

ಕುವೆಂಪು ಭಾವಾ ಭಾರತಿ ಪ್ರಾಧಿಕಾರದ ಪ್ರಕಟಣೆ - ೨೦೯

ಗೌರವ ಪ್ರಶಸ್ತಿ ಮರಸ್ಯತರ ಮಾಲೆ - ..

ಅವಿಗೆ

‘ಹ್ಯಾಸ್ ಸಮಾನ್’ ಪದೆದ
ಮೂಲ ಹಿಂದಿ ‘ಆಂ’ ಕಾದಂಬರಿ

ಆವಿಗೆ

‘ಎಸ್ ಸಮಾನ್’ ಪಡೆದ
ಮೂಲ ಹಿಂದಿ ‘ಆವಾಂ’ ಕಾದಂಬರಿ

ಹಿಂದಿ ಮೂಲ :
ಚಿತ್ರಾ ಮುದ್ರಾಗಲ

ಕನ್ನಡಕ್ಕೆ :
ಆರ್. ಹೆಗಡೆ



ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗಾರು, ಜಾನ್ಯಭಾರತಿ
ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ
ಬೆಂಗಳೂರು - ೫೬೦ ೦೫೬

AVIGE, Published by Sri P. Narayana Swamy, Registrar, Kuvempu Bhasha Bharathi Pradhikara; Kalagrama, Jnanabharathi, Behind Bangalore University Campus, Mallattahalli, Bengaluru – 560 056; 2015;
Rs. ... + ...; Price /-

◎ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು

ಪ್ರಥಮ ಮುದ್ರಣ : ೨೦೧೫

ಪುಟಗಳು : + ...

ಬೆಲೆ : ರೂ.

ಪ್ರತಿಗಳು :

ಪ್ರಕಾಶಕರು

ಎಸ್. ನಾರಾಯಣಾಂಶ್ಮಿ

ರಿಜೆಸ್ಟ್ರಾರ್

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗಾಮ, ಜ್ಞಾನಭಾರತಿ

ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ

ಮಲ್ಲತ್ತಹೆಳ್ಳಿ, ಬೆಂಗಳೂರು – ೫೬೦ ೦೫೬

ಮುಖ್ಯಪುಟ ವಿನ್ಯಾಸ ಮತ್ತು ಚಿತ್ರ : ವಿಶ್ವನಾಥ ಶೇಟ್ಟಿಗಾರ್

ಮುದ್ರಕರು :

ರಾಜಾ ಶ್ರೀಂಟಿರ್ಹಿ

ನಂ. ೫೯, ಲಿನೇ ಅಡ್ಡರಸ್ಸೆ,

ಲಾಲೋಬಾಗ್ ರೋಡ್, ಕೆ.ಎಸ್. ಗಾಡೆನ್,

ಬೆಂಗಳೂರು – ೫೬೦೦೫೨. ದೂ : ೨೨೨೬೬೦೫೬೬

ಅಧ್ಯಕ್ಷರ ನುಡಿ

ಸುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರತಿ ವರುಶ ಅನುವಾದ ಕ್ಷೇತ್ರಕ್ಕೆ ಅನುಪಮ ಕೊಡುಗೆಯನ್ನು ನೀಡುದ ಗಣ್ಯಾರ್ಥಿಗೆ ಗೌರವ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಕನ್ನಡದಿಂದ ಇತರ ಭಾಷೆಗಳಿಗೆ, ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುತ್ತ ಬಂದಿರುವ ಹಲವರು ಈಗಾಗಲೇ ಈ ಗೌರವವನ್ನು ಪಡೆದಿದ್ದಾರೆ. ಪ್ರಶಸ್ತಿ ನೀಡುವ ವೇಳೆ ಅವರೊಡನೆ ಸಂವಾದ ನಡೆಸುವ ಮೂಲಕ ಅವರ ಚಿಂತನೆಗಳನ್ನು ಅರಿಯುವ ಕೆಲಸವನ್ನು ಮೊದಲು ಮಾಡಿದೆವು. ಇದರೊಡನೆ ಅವರ ಒಂದು ಅನುವಾದ ಕೃತಿಯನ್ನು ನಮ್ಮ ಪ್ರಾಧಿಕಾರದ ಮೂಲಕ ಪ್ರಕಟಿಸುವ ಯೋಜನೆಯನ್ನು ಈ ಸಾಲೀನಿಂದ ಆರಂಭಿಸಲಾಗಿದೆ. ಹೀಗೆ ಅವರ ಕೃತಿಯನ್ನು ಪ್ರಕಟಿಸುವ ಮೂಲಕವೂ ಅವರಿಗೆ ನಮ್ಮ ಗೌರವವನ್ನು ಸೂಚಿಸುವುದು ನಮ್ಮ ಉದ್ದೇಶ. ಈ ನಮ್ಮ ಯೋಜನೆಗೆ ಈ ವರುಶದ ಎಲ್ಲ ಗೌರವಾನ್ವಿತರೂ ಸಮೃತಿಸಿ ತಮ್ಮ ಒಂದು ಕೃತಿಯ ಪ್ರಕಟಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಅವರಿಗೆ ಪ್ರಾಧಿಕಾರದ ವಂದನೆಗಳನ್ನು ಸಲ್ಲಿಸುತ್ತೇನೆ.

-ಕೆ.ವಿ. ನಾರಾಯಣ

ಎರಡನೆಯ ಮುದ್ರಣಕ್ಕಾಗಿ ಅನುವಾದಕರ ಮಾತ್ರ

ನಾನು ಅನುವಾದಿಸಿರುವ ‘ಅವಿಗೆ’ ಕಾದಂಬರಿಯನ್ನು ಹುವೆಂಪು ಭಾಷಾ ಭಾರತ ಪ್ರಾಧಿಕಾರದ ಮೂಲಕ ಎರಡನೆಯ ಬಾರಿ ಪ್ರಕಟಿಸಲು ಸಂತೋಷದಿಂದ ಮುಂದೆ ಬಂದ ಅಧ್ಯಕ್ಷರಾದ ಡಾ॥ ಕೆ.ವಿ.ನಾರಾಯಣ ಅವರ ವಿಶ್ವಾಸಕ್ಕೆ ಖಚಿಯಾಗಿದ್ದೇನೆ. ಹಾಗೆಯೇ 2009 ರಲ್ಲಿ ‘ಅವಿಗೆ’ ಯನ್ನು ಮೊದಲ ಬಾರಿಗೆ ಸುಂದರವಾಗಿ ಪ್ರಕಟಿಸಿದ ರವೀಂದ್ರ ಮಸ್ತಕಾಲಯ, ಜಾಮರಾಜ ಪೇಟೆ ಸಾಗರ (ಶಿವಮೊಗ್ಗ) ಇದರ ಮಾಲಕರೂ ನನ್ನ ಹಿತ್ಯೇಷಿಗಳೂ ಆಗಿರುವ ಶ್ರೀ ವೈ. ವಿ. ದಂತಿ ಅವರು ಮರುಮುದ್ರಣಕ್ಕೆ ಅನುಮತಿ ನೀಡುವ ಸೌಜನ್ಯವನ್ನು ತೋರಿದ್ದಾರೆ. ಅಲ್ಲದೆ ‘ಅವಿಗೆ’ಯ ಎರಡನೆ ಮುದ್ರಣಕ್ಕೂ ಸುಪ್ರಸಿದ್ಧ ಲೇಖಕ ಶ್ರೀಮತಿ ಜಿತ್ರು ಮುದ್ಲಲ ಅಕ್ಷಯವರು ಶ್ರೀತೆಯಿಂದ ಒಟ್ಟಿಗೆ ನೀಡಿದ್ದಾರೆ. ಈ ಇಬ್ಬರಿಗೂ ನಾನು ಕೃತಜ್ಞ ಅಕ್ಷರ ಜೋಡಣ ಮಾಡಿದ ಮಿತ್ರ ಶ್ರೀಧರ್ ಅವರಿಗೂ, ಹೇಳಿಕೆ ವಿನ್ಯಾಸ ಮಾಡಿದ ಕಲಾವಿದರಿಗೂ, ಮುದ್ರಕರಿಗೂ ಹಾಗೂ ಓದುಗರಿಗೂ ಧನ್ಯವಾದಗಳು.

—ಆರ್.ಪಿ. ಹೆಗಡೆ

234, ‘ಸೃಷ್ಟಿ’
ಕಾಲೇಜ್ ಸ್ಕೂಲ್ ಹೈಸಿಂಗ್ ಕಾಲೋನಿ,
ಅವರಗುಪ್ಪು, ಸಿದ್ದಾಪುರ (ಉ.ಕ.) 581355

ಆವಿಗೆಯ ಕಾವಿನಲ್ಲಿ

‘ಒಂದು ಸಂಗತಿಯನ್ನು ನಾನು ಎಷ್ಟು ತೀವ್ರವಾಗಿ ಅನುಭವಿಸುತ್ತೇನೋ, ಅಷ್ಟೇ ಮುಕ್ತವಾಗಿ ನಾನು ಯಾವಾಗಲೂ ಬರೆಯುತ್ತೇನೆ. ಓದುಗರ ಪ್ರಜ್ಞೆಯ ಅನುಕೂಲತೆಗೆ ತಕ್ಷಣತೆ ಅಲ್ಲ, ವಾಸ್ತವ ಹೇಗಿದೆಯೋ ಹಾಗೆ ಬರೆಯುವುದು ನನ್ನ ಉದ್ದೇಶ’ – ಎಂದಿದ್ದರು ಒಿತ್ತಾ ಮುದ್ರಾಗಲ.

ಮೃದುವಾದ ಸಂವೇದನೆ, ತೀವ್ರವಾದ ಸಹಾನುಭೂತಿ ಹಾಗೂ ಶೈವ್ಯವಾದ ಪ್ರತಿಭೆಗಳ ಅಪ್ರಾರ್ಥವಾದ ಮಿಶ್ರಣವನ್ನು ನಾವು ಜಿತ್ತಾ ಅವರಲ್ಲಿ ಕಾಣುತ್ತೇವೆ. ಅವರದು ಅಷ್ಟೇ ಬಹುಮುಖಿಯಾದ ವ್ಯಕ್ತಿತ್ವ ಆಧುನಿಕ ಹಿಂದೀ ಸಾಹಿತ್ಯದ ಸುಪರಿಚಿತ ವ್ಯಕ್ತಿಯಾಗಿರುವಂತೆಯೇ, ಬದ್ಧತೆಯಿಂಳ್ಳ ತ್ರೇಡ್ ಯೂನಿಯನ್ ಕಾರ್ಯಕರ್ತೆಯಾಗಿ, ಜಾಗೃತ ಸಾಮಾಜಿಕ ಹೋರಾಟಗಾತಿಯಾಗಿ, ಕೊಳಚೆಯಲ್ಲಿ ಮುಖುಗಿದ ಹೆಂಗಸರ ಮುಮ್ತೆಯೆ ಮಾತೆಯಾಗಿ, ಅದೇ ಹೊತ್ತಿಗೆ ಉತ್ತಮ ಗೃಹಿಣಿಯಾಗಿ, ತಾಯಿಯಾಗಿ ಆಕೆ ಕಾಸೆಸಿಕೊಳ್ಳುತ್ತಾರೆ.

ಜಿತ್ತಾ ಅವರ ಈ ಕಾದಂಬರಿ ‘ಆವಿಗೆ’ (ಹಿಂದಿಯಲ್ಲಿ ‘ಆವಾಂ’) ಮಣಿನ ಮಡಿಕೆಗಳನ್ನು ಸುದುವ ಭಟ್ಟಿ, ನೆಲದಲ್ಲಿ ಹೊಂಡತೆಗೆದು ಕಟ್ಟಿಗೆಗಳನ್ನು ಒಟ್ಟಿ, ಹಸಿಮಣಿನ ಗಡಿಗೆಗಳನ್ನು ಮಡಿಕೆಗಳನ್ನು ಇಟ್ಟಿ ಬೆಂಕಿ ಹಾಕಿದಾಗ ಸುಟ್ಟಿ ಪ್ರಕ್ಷ್ಯಾಪನುವ ಕ್ರಿಯೆಯನ್ನು ಸೂಚಿಸುವ ಪದ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮಡಿಕೆಗಳೆಲ್ಲ ಪ್ರಡಿ ಪ್ರಡಿ. ಕಾರಖಾನೆಗಳ ಕಾರ್ಮಿಕರ, ವಿಶೇಷವಾಗಿ ಮಹಿಳಾ ಕಾರ್ಮಿಕರ ಹೋರಾಟವನ್ನು ಸಮಾಜೋ-ರಾಜನ್ಯೆತಿಕ ಹಿನ್ನೆಲೆಯಲ್ಲಿ ಇಲ್ಲಿ ಜಿತ್ತಿಸಲಾಗಿದೆ. ಕಾರ್ಮಿಕರ ಹಿತ ಕಾಯುವ ತ್ರೇಡ್ ಯೂನಿಯನ್‌ಗಳ ಒಳಜಗಟ, ಬಗಟನ್ನು ಒಡೆದು ಬೇಕೆ ಬೇಯಿಸಿಕೊಳ್ಳುವ ಸ್ವಲ್ಪಕ ರಾಜಕಾರಣ, ಬಂಡವಾಳಶಾಹಿ ಕಂಪನಿಗಳ ಸ್ವಾರ್ಥಸಾಧನೆಯ ಅಧಮತನ, ಅಸಹಾಯಕ ಮಹಿಳೆಯರ ಲ್ಯಂಗಿಕ ಹಾಗೂ ಇನ್ನಿತರ ಬಗೆಯ ಶೋಷಣೆಗಳಿಗೆ ಬಹಳ ಕಟುವಾದ ಬಣ್ಣ ತುಂಬಿರುವ ಜಿತ್ತಾ ಮುದ್ರಾಗಲ ಸ್ವಯಂ ಒಬ್ಬ ಮಹಿಳೆಯಾಗಿಯೂ ಅತ್ಯಂತ ಧ್ಯೇಯದಿಂದ ಬರೆಯುವ ಸಾಹಸ ಮಾಡಿದಾರೆ. ಬೆಚ್ಚಿ ಬೀಳಿಸುವ, ವಾಸ್ತವ, ಓದಿದ ನಂತರವೂ ಬಹುಕಾಲ ಕಾಡುವ ಈ ಕಾದಂಬರಿಯ ರಾಜನಿಕ ಕೌಶಲ ಕೂಡ ಅಷ್ಟೇ ಅದ್ಭುತವಾಗಿದೆ.

ಕರೆಯ ಹೇಳಿಕೆಯ ಕೊಂಡಿಗಳು, ನುಗ್ಗಿ ಬರುವ ಹಿನ್ನೋಟದ ತಂತ್ರ, ಉಪಮೇ-ರೂಪಕಗಳ ಸರಮಾಲೆ, ತನಗೆ ತಾನೇ ಮುಖಾಮುಖಿಯಾಗಲು ಕಟ್ಟಿಕೊಂಡ ಆಮೂರ್ತ ಪಾತ್ರಸ್ತಂಖ, ಸಶಕ್ತ ವೈಚಾರಿಕ ಒಳನೋಟಗಳುಳ್ಳ ಸಂಭಾಷಣೆ ಈ ಕಾದಂಬರಿಯ ಸತ್ಯವನ್ನು ಹಿಗ್ಗಿಸಿವೆ. ಬರೆಹಗಾರನಾದವನು ಜನರ ಮನೋಧರ್ಮವನ್ನು ಅರಿಯಲು ಜನರ ಮಧ್ಯ ಹೋಗಬೇಕು, ಇದರಿಂದ ಓದುಗರು ಗುರುತಿಸಬಹುದಾದ ಪಾತ್ರಗಳನ್ನು ಸೃಷ್ಟಿಸಲು ಸಾಧ್ಯವೆಂದು ಭಾವಿಸುವ ಚಿತ್ರಾ ಅವರ ಸಾಹಿತ್ಯದ ಯಶಸ್ವಿ ಇರುವುದೇ ಅವರು ಜನಗಳ ಮಧ್ಯ ಕೆಲಸ ಮಾಡುವುದರಿಂದ. ಅವರ ಕರೆ-ಕಾದಂಬರಿಗಳು ಗುಜರಾತಿ, ಮರಾಠಿ, ತೆಲುಗು, ಮಲಯಾಳಂ, ಕರ್ನಾಟಕ, ಬಂಗಾಲಿ, ಪಂಜಾಬಿ, ಅಸಾಮಿ, ತಮಿಳು, ಕನ್ನಡ ಮುಂತಾದ ಭಾರತೀಯ ಭಾಷೆಗಳಲ್ಲದೆ ಇಂಗ್ಲಿಷ್, ಇಟಾಲಿಯನ್, ಜರ್ಮನ್, ಜಪಾನ್, ಜೆಕೊಸ್ಲೋವಾಕಿಯನ್, ಜಪಾನಿ, ಚೈನೀ ಮುಂತಾದ ಅನ್ಯ ದೇಶಗಳ ಭಾಷೆಗಳಿಗೂ ಅನುವಾದಗೊಂಡಿವೆ.

ಅಷ್ಟೇ ಅಲ್ಲ ಅವರ ಕರೆಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಗಳಲ್ಲಿ ಸೇರಿವೆ. ಹಾಗೂ ಅವರ ಕೃತಿಗಳ ಮೇಲೆ ೨೨ ಪಿಎಚ್.ಡಿ.ಗಳು ಇಲ್ಲ ಎಂ.ಫಿಲ್ರಾಗಳು ನೊಂದಣಿಯಾಗಿ ಸಂಶೋಧನೆಗೆ ಆಹಾರಪೂರ್ವದಗಿಸಿವೆ. ಕೇವಲ ‘ಆವಾಂ’ ಕಾದಂಬರಿಯ ಮೇಲೆಯೇ ಮೂವತ್ತುಕ್ಕೂ ಹೆಚ್ಚೆ ಎಂ.ಫಿಲ್ರ-ಪಿಎಚ್.ಡಿ. ಸಂಶೋಧನೆ ನಡೆಯುತ್ತಿದೆಯಂದರೆ ಈ ಕೃತಿಯ ಮಹತ್ವವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರ ಹಲವು ಕರೆಗಳು ಸಿನಿಮಾ ಕೂಡ ಆಗಿವೆ.

ನನಗೆ ಚಿತ್ರ ಮುದ್ರಾಗಲ ಅವರ ಪರಿಚಯವಾಗಿದ್ದು ಅವರ ಪ್ರಾತಿನಿಧಿಕ ಕರೆಗಳ ಸಂಕಲನವನ್ನು ಅನುವಾದಿಸುವಾಗ. ಆನಂತರ ನಾನು ಅವರ ‘ಆವಾಂ’ ಕಾದಂಬರಿಯ ಅನುವಾದಕ್ಕಾಗಿ ಅನುಮತಿಬೇದಿ ಪತ್ರ ಬರೆದೆ. ದೂರವಾಣಿಯಲ್ಲಿ ಮಾತನಾಡಿದೆ. ಆನಂತರದ ನಮ್ಮ ಮಾತುಕರೆ-ಪತ್ರವ್ಯವಹಾರ ನಮ್ಮಿಬ್ಬರ ಸಂಪರ್ಕವನ್ನು ಹತ್ತಿರ ತಂದಿತು. ಅವರೇ ಹೇಳುವಂತೆ ಏಳು ಬಗೆಯ ಹಿಂದೀ ಭಾಷಿಕ ರೂಪ ಹಾಗೂ ಶಬ್ದ ಭಂಡಾರವನ್ನು ಹೊಂದಿರುವ ‘ಆವಾಂ’ದಂತಹ ಕಾದಂಬರಿಯನ್ನು ಅನುವಾದಿಸುವುದು ಬಹಳ ಕಷ್ಟ. ನಿಜವಾಗಿಯೂ ನನಗೆ ಈ ಕಾದಂಬರಿಯ ಅನುವಾದ ಒಂದು ಆಹ್ವಾನವಾಗಿತ್ತು. ಮಧ್ಯ ಮಧ್ಯ ಅವರೇ ದೂರವಾಣಿಯಲ್ಲಿ ಮಾತನಾಡಿ ನನ್ನನ್ನು ಹುರಿದುಂಬಿಸಿದ್ದಾರೆ. ಮಾರ್ಗದರ್ಶನ ಮಾಡಿದ್ದಾರೆ. ಇದನ್ನೆಲ್ಲ ನಾನೆಂದಿಗೂ ಮರೆಯಲಾರೆ. ಹಾಗೂ ನಾನು ಅವರಿಗೆ ಈ ಬಗೆ ಕೃತಜ್ಞನಾಗಿದ್ದೇನೆ.

ಕನ್ನಡದಲ್ಲಿ ಬೃಹತ್ ನಗರಗಳ ಕಾರ್ಮಿಕರ ಬದುಕಿನ ಸಮಸ್ಯೆ, ಕೊಳಗೇರಿಯ ಜೀವನವನ್ನು ಬೆಂತಿಸಿದ ಕಾದಂಬರಿಗಳು ಇಲ್ಲವೆಂದಲ್ಲ. ಉದಾಹರಣೆಗೆ ಶ್ರೀ ವ್ಯಾಸರಾಯ ಬಲ್ಲಾಳರ ‘ಬಂಡಾಯ’ದಂತಹ ಶೈಷ್ವ ಕಾದಂಬರಿ ಇದೆ. ಆದರೆ ‘ಅವಿಗೆ’ಯಲ್ಲಿ ಅದಕ್ಕಿಂತ ಹೆಚ್ಚು ಕಹಿಸತ್ತೆದ ಒಳನೋಟಗಳಿವೆ. ಮುಖ್ಯವಾಗಿ ಮಹಿಳಾ ಕೇಂದ್ರಿತವಾಗಿದೆ. ಸಮೀಪದಿಂದ ಕಂಡ ಅನುಭವ ವಿಸ್ತಾರವಿದೆ.

ಸುಮಾರು ಆರು ನೂರು ಪ್ರಾಚಿನ ಈ ಕಾದಂಬರಿಯನ್ನು ಪ್ರಕಟಣೆಗೆ ಎತ್ತಿಕೊಳ್ಳಲು ಬಹಳ ಸಾಹಸ ಬೇಕು. ಮಾನ್ಯ ಮಿಶ್ರರಾದ ಶ್ರೀ ವ್ಯೇ.ಎ. ದಂತಿಯವರು ತಮ್ಮ ರವೀಂದ್ರ ಪುಸ್ತಕಾಲಯದ ಮೂಲಕ ಇದನ್ನು ಪ್ರಕಟಿಸುವ ದ್ಯುಯ್ಯ ತೋರಿದ್ದಾರೆ. ಅವರಿಗೆ ಹಾದಿಕ ಧನ್ಯವಾದಗಳು ಸಲ್ಲಿತ್ತವೆ. ನನ್ನ ಅಕ್ಷರಗಳನ್ನು ಕಷ್ಟದಿಂದ ಓದಿ ಡಿ.ಟಿ.ಪಿ. ಮಾಡಿಕೊಟ್ಟ ಸೇರಿತರಾದ ಶ್ರೀಧರ್ ದಂಪತ್ತಿಗಳಿಗೂ, ಈ ಕಾದಂಬರಿಗೆ ಅರ್ಥಪೂರ್ಣ ಮುಖಿಪುಟ ವಿನ್ಯಾಸಗೊಳಿಸಿದ ಶ್ಯಾತ ಕಲಾವಿದ ಶ್ರೀ ಚಂದ್ರನಾಥ ಆಚಾರ್ಯ ಅವರಿಗೂ, ಅತ್ಯಂತ ಅಂದವಾಗಿ-ಅಚ್ಚುಕಟ್ಟಾಗಿ ಮುದ್ರಿಸಿದ ಲಕ್ಷ್ಮೀ ಮುದ್ರಣಾಲಯದವರಿಗೂ ನನ್ನ ಓದುಗ ಬಂಧುಗಳಿಗೂ ನಾನು ಕೃತಜ್ಞನಾಗಿದ್ದೇನೆ.

—ಆರ್. ಪಿ. ಹೆಗಡೆ

ಯಾಕೆ?

ನಾನು ಟ್ರೈಡ್ ಯೂನಿಯನ್ ಜೊತೆಗೆ ಸಂಬಂಧ ಹೊಂದಿದ್ದ ಬಹಳ ಅಲ್ಪಕಾಲ. ಕಾಮ್ರ್‌ಕ ಕುಟುಂಬಗಳ ಜೊತೆಗಿನ ನನ್ನ ಸಂಬಂಧ ದೀರ್ಘವಾದದ್ದು. ನಮ್ಮ ಮನೆಯ ಅಂಗಕಾಚೆಯೇ ನಾಲ್ಕು ಕಡೆ ಕಾಮ್ರ್‌ಕರ ವಸತಿಗಳು ಹಬ್ಬಿಕೊಂಡಿದ್ದವು. ಮನೆಯೇನೋ ಪ್ರತಾಪನಗರದಲ್ಲಿಯೇ ಇತ್ತು. ಹನುಮಾನ ಟೇಕರಿ, ಜೋಚಿಂಹು ಕಂಪೌಂಡ, ಪರಾನ ಕಾಲನಿ, ಮಂಗತರಾಮ ಪೆಟ್ರೋಲಪಂಪ್.... ಭಾಂಡುಪ್ ಸ್ವೇಶನ್ ಹಾಗೂ ನಂತರದಲ್ಲಿ ತಯಾರಾದ ಕಂಜಾರ ಮಾರ್ ಸ್ವೇಶನ್‌ವರೆಗೆ ವಸತಿಗಳು ಹರಡಿಕೊಂಡಿದ್ದವು! ಅವು ಅವರು ಸ್ವಯಂ ತಯಾರಿಸಿಕೊಂಡ ಮಣಿನ ಗೋಡೆಯ ಮನೆಗಳಾಗಿದ್ದವು— ತಮ್ಮ ಹಣೆಯ ಮೇಲೆ ಕೊರೆಯಲಾದ ಬರೆಹದ ಅರ್ಥವನ್ನು ಬದಲಿಸಲಿಕ್ಕಾಗಿ. ನಾನು ಹೇಳುತ್ತಿರುವುದು ಸನ್ ಇಂಟಿರ ವಿಚಾರ. ಪ್ರಾರ್ ಮುಂಬಿಯ ಈ ದಟ್ಟ ಜಿದ್ದೋಗಿಕ ಪ್ರದೇಶದಲ್ಲಿನ ವಸತಿಗಳ ಪರಿಸ್ಥಿತಿಯನ್ನು ಯಾರೂ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅಲ್ಲಿ ಆಗ ವಿದ್ಯಾರ್ಥಿಪಗಳರಲ್ಲಿಲ್ಲ, ಲಾಟೆನ್‌ನುಗಳು ಹಾಗೂ ಬುದ್ಧಿಗಳು ಉರಿಯುತ್ತಿದ್ದವು. ಪಕ್ಕಾ ಹಳ್ಳಿಯ ಹಾಗೆಯೇ ಪಾಯಿಖಾನೆಗಾಗಿ ಕೂಲಿಕಾರ ಗಂಡಸರು, ಹಂಗಸರು ಹಾಗೂ ಮಕ್ಕಳ ತಂಬಿಗೆ ಹಿಡಿದು ನಸುಕಿನಲ್ಲಿ ‘ನೇವಲ್ ಡಾಕ್ ಯಾಡ್’ ಕಾಲನಿಯ ಹಿಂಭಾಗದಲ್ಲಿ ಹಬ್ಬಿದ ದಟ್ಟ ಅಡವಿ ಪ್ರದೇಶಕ್ಕೆ ಹೋಗಬೇಕಾಗುತ್ತಿತ್ತು. ಮೂರು ಮೂರು ಚಾಳುಗಳಿಗೆ ಸೇರಿ ಒಂದೊಂದು ನಲ್ಲಿ! ನಲ್ಲಿಯಲ್ಲಿ ನೀರು ಬಂದಾಗೆಲ್ಲ ಓಳಿನ ಜಗುಲಿಯವರೆಗೆ ಕೊಡ-ಬಾಲ್ಪಿಗಳ ಉದ್ದನೆಯ ಸಾಲು ಹಚ್ಚಿತ್ತಿದ್ದರು. ಒಮ್ಮೊಮ್ಮೆ ದಿನಗಟ್ಟಿಲ್ಲ ನೀರೇ ಬರುತ್ತಿರಲಿಲ್ಲ. ಬತ್ತಿದ ನಳದ ಆರಿದ ಬಾಯಲ್ಲಿ ಸೂಂಸೂಂ ಸದ್ದು ಮಾತ್ರ ಕೇಳುತ್ತ ಒಣ ಭರವಸೆಯನ್ನು ಮಟ್ಟಿಸುತ್ತಿತ್ತು. ಅಮ್ಮೆ ಬಂಗಲೆಯ ಹಿಂದಿನ ಗೇಟು ತೆರೆಯುತ್ತಿದ್ದಳು, ಕುಡಿಯಲು ಬೇಕಾಗುವ ನೀರನಾ್ಫಾದರೂ ಒಯ್ಲ ಎಂದು. ಆದರೆ ಕೊಡುತ್ತಿರುತ್ತಿನಲ್ಲಿ ಮಾತ್ರ.

ಹೊಕ್ಕಿಸಿದ ಸಿಗಡಿ ಒಲೆಯ ಹೊಗೆಯ ಮೋಡವು ಯಾವುದಾದರೂ ಸಂಜೆ ಬಂಗಲೆಯ ಬಾಗಿಲು ಕಿಡಕಿಗಳನ್ನು ತಟ್ಟಿದಿದ್ದಾಗ ಇನ್ನಾವ ಕಂಪನಿಯಲ್ಲಿ ಲಾಕ್‌ಟೈಚ್ ಆಗಿದೆಯೋ ಎಂದು ಮನಸ್ಸು ಆತಂಕಿತವಾಗುತ್ತಿತ್ತು.

ಮೀರಾ ತಾಯಿ ಒಂದು ಸಂಜೆ ಡಾ. ದತ್ತಾ ಸಾಮಂತರೋಂದಿಗೆ ತಾಕುರ ಸಾಹೇಬರನ್ನು ಭೇಟಿಯಾಗಲು ಮನೆಗೆ ಬಂದಾಗ, ಅವರನ್ನು ನಾನು ಮೊದಲ ಬಾರಿಗೆ ಭೇಟಿಯಾಗಿದ್ದೆ. ‘ಇಂಡಿಯನ್ ಲಿಂಕ್ ಚೈನ್’ ನಲ್ಲಿ ನಡೆದ ಲಾಕ್‌ಟೈಚ್ ಸಂದರ್ಭದಲ್ಲಿ ದತ್ತಾ ಅಂಕಲ್ ತಾಕುರ ಸಾಹೇಬರೋಡನೆ ಅನೇಕ ವಿಷಯಗಳನ್ನು ಕುರಿತು ಮಾತನಾಡಿದ್ದರು. ಪ್ರತಾಪನಗರಕ್ಕೆ ಹೊಂದಿ ಇದ್ದ ಎಂ.ಇ.ಎಸ್. ನ ಸರಕಾರಿ ಕಾರ್ಯೋನಿಯ ಅಧಿಕಾರಿಯ ಎಂ.ಇ.ಎಸ್. ಕಾರ್ಯೋನಿಯ ರಸ್ತೆಯನ್ನು ಕಾರ್ಮಿಕರು ಬರಹೋಗಲು ಬಳಸುವುದರ ಬಗ್ಗೆ ಸ್ವಷ್ಟ ವಿರೋಧಿಯಾಗಿದ್ದರು. ಅಷ್ಟೇ ಅಲ್ಲ, ಇದನ್ನು ತಡೆಯಲು ಅವರು ಕಲ್ಲಿನ ಗೋಡೆ ನಿರ್ಮಿಸಿ ರಸ್ತೆಯನ್ನು ಬಂದೂ ಮಾಡುವ ನಿರ್ಣಯ ಮಾಡಿದ್ದರು. ಆದರೆ ಈ ನಿರ್ಣಯ ಜಾರಿಗೆ ಬಂದರೆ ಕೂಲಿಕಾರರು ಘೋರ ಕಷ್ಟಕ್ಕೆ ಸಿಲುಕುತ್ತಿದ್ದರು. ತಮ್ಮ ಘ್ರಾಕ್ಷರಿಗಳಿಗೆ ಹೋಗಿಬರಲು ಅವರು ಮಂಗತರಾಮ ಪೆಟ್ಟೋಲು ಪಂಪೋನ ರಸ್ತೆಯಲ್ಲಿ ತಿರುಗಿ ಬರಬೇಕಾಗುವುದರಿಂದ ಸುಮಾರು ಒಂದು ಮೃಲಿಗಿಂತ ಸುತ್ತು ಬಳಸಿ ಬರಬೇಕಾಗುತ್ತಿತ್ತು. ಏರಡನೆಯದಾಗಿ ಎಂಟು ಪೂಟು ಎತ್ತರದ ಗೋಡೆ ಮಾಡಿದರೆ, ಕೂಲಿಕಾರರಿಗೆ ಪಾಯಖಾನೆಗೆ ಅಡಿಗಿಗೆ ಹೋಗಲು ತೊಂದರೆಯಾಗುತ್ತದೆ. ಹಾಗಾಗಿ ತಾಕುರ ಸಾಹೇಬರು ಈ ಅಡ್ಡಿಯ ವಿರುದ್ಧ ಕೋಟಿಗೆ ಹೋಗಲಿ, ಯಾಕೆಂದರೆ ಪ್ರತಾಪನಗರ ಅವರದು. ಅಲ್ಲಿ ವಾಸಮಾಡುವವರ ಕಷ್ಟದ ಬಗೆಗೆ ಅವರೇ ಲಕ್ಷ್ಯ ಕೊಡಬೇಕಾದದ್ದು ಅವಶ್ಯಕವಾಗಿದೆ. ಅವರು ಕೋಟಿನಿಂದ ಸ್ವೇ ತಂದರೆ ಈ ವಿಷಯಕ್ಕೆ ಒಂದು ತಾತ್ಕಾಲಿಕ ತಡೆ ಸಿಕ್ಕಂತಾಗುತ್ತದೆ. ಏರಡನೆಯದಾಗಿ ಅವರು ಇನ್ನೂ ಒಂದು ಸಹಾಯ ಮಾಡಬೇಕು. ಅವರಲ್ಲಿ ಬಾಡಿಗೆದಾರರಾಗಿರುವ ‘ಇಂಡಿಯನ್ ಲಿಂಕ್’ನ ಎಷ್ಟು ಜನ ಕೂಲಿಕಾರರಿದ್ದರೋ ಲಾಕ್‌ಟೈಚ್‌ನ ಸಂದರ್ಭದಲ್ಲಿ ಅವರ ಮೋಲಿಗಳ ಬಾಡಿಗೆಯನ್ನು ಮಾಫಿ ಮಾಡಬೇಕು. ಒಂದು ಹೊತ್ತಿನ ಗಂಜಿಗಾಗಿ ಒಲೆಯನ್ನೂ ಹೊತ್ತಿಸಲಾರದ ಕಾರ್ಮಿಕರು, ಮೋಲಿಯಬಾಡಿಗೆಯನ್ನು ಕೊಡುವುದಾದರೂ ಎಲ್ಲಿಂದ? ಮೂರನೆಯ ವಿಷಯವೆಂದರೆ, ನಗರಪಾಲಿಕೆಯು ನಿರ್ಮಿಸಿದ ಹೌಸ್‌ಟ್ರೇಸ್ ಪ್ರಾಪಟ್‌ ಟ್ರೌನ್‌ನ್ನು ವಸೂಲು ಮಾಡುತ್ತಿದೆಯಾದರೆ, ನೀವು ಈ ಕೂಲಿಕಾರರ ಪ್ರಾಧಮಿಕ ಅವಶ್ಯಕತೆಗಳ ಬಗೆಗೂ ಲಕ್ಷ್ಯ ವಹಿಸಬೇಕು. ಅವರು ಫೇರಾವೋ ಹಾಕುತ್ತಾರೆ, ಬಸ್, ನೀವು

ಅವರ ಜೊತೆಗಿದ್ದರೆ ಸಾಕು-ಎಂದೆಲ್ಲ ಹೇಳಿದರು. ತಾಕುರ ಸಾಹೇಬರು ಈ ಎಲ್ಲಕ್ಕೂ ಸಮ್ಮತಿ ಸೂಚಿಸಿದರು.

ಮೀರಾ ತಾಯಿ ಹಾಗೂ ಡಾ. ದತ್ತಾ ಸಾಮಂತರೋಂದಿಗಿನ ನನ್ನ ಮೊದಲ ಭೇಟಿ ನಡೆದದ್ದು ಹೀಗೆ. ಹೋಳಿ ಹಬ್ಬಕ್ಕೆ ಮೂರು ದಿನ ಮುಂಚೆ – ಜಿ ಮಾರ್ಚ್ ರೆಷ್ಟ್‌ರಂದು.

ಅದೇ ಸಮಯದಲ್ಲೇ ನಾನು ಮೀರಾತಾಯಿಯವರ ‘ಜಾಗರಣ’ ಸಂಸ್ಥೆಯ ಜೊತೆ ಸೇರಿಕೊಂಡೆ. ಅದು ಮನೆಗಳಲ್ಲಿ ಕಸ ಮುಸುರೆ ಮಾಡುವ, ಕೂಲಿಕಾರರ ಹೆಂಡತಿಯರ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ಒಂದು ಸಂಸ್ಥೆಯಾಗಿತ್ತು. ಯಾವಾಗ ಬೇಕೆಂದರೆ ಆಗ ಅವರನ್ನು ಕೆಲಸದಿಂದ ತೆಗೆಯುವ ಹಾಗಿರಲಿಲ್ಲ. ಅವರ ಕಾಯಿಲೆ ಕಸಾಲೆಯ ಗೈರು ಹಾಜರಿಯನ್ನು ಕಳೆಯುವಂತಿರಲಿಲ್ಲ. ಅವರೊಂದಿಗೆ ಕೆಟ್ಟ ವರ್ತನೆ ಮಾಡುವಂತಿರಲಿಲ್ಲ, ದ್ಯುಪಿಕವಾಗಿ ಶೋಷಿಸುವಂತಿರಲಿಲ್ಲ. ತಿಂಗಳಿಗೆ ಮೂರು ರಜೆ, ವರ್ಷಕ್ಕೆ ಪೂರ್ತಿ ಒಂದು ತಿಂಗಳು ರಜಾ ಇತ್ತಾದಿ... ಇತ್ತಾದಿ....

ಕಾಲೇಜಿನಿಂದ ಬಂದವರು ನಾನು ಖಾಲಿ ಸಮಯದಲ್ಲಿ ಮಾಡುವುದಾದರೂ ಏನು ಎಂಬುದು ಮೀರಾಬಾಯಿಯ ಒತ್ತಾಯ. ಆ ಸಮಯದಲ್ಲಿ ನಾನು ಘಾಟಕೋಪರನ ಸೋಮ್ಯೇಯಾ ಕಾಲೇಜಿನಲ್ಲಿ ಸೆಕೆಂಡ್ ಶಿಯರ್ ಆಟ್‌ರ್‌ ವಿದ್ಯಾರ್ಥಿನಿಯಾಗಿದ್ದೆ. ನನ್ನ ತಂಗಿ ಕೇಶಾ ಸಾಯಿನ್ನು ಓದುತ್ತಿದ್ದಳು. ಮಧ್ಯಾಹ್ನ ನಾನು ಮನಗೆ ಹಿಂತಿರುತ್ತಿದ್ದೆ. ಅವಳಿಗೆ ಇಡೀ ದಿನ ಕಾಲೇಜು ಇರುತ್ತಿತ್ತು. ಮೀರಾಬಾಯಿಯವರ ಒತ್ತಾಯಕ್ಕೆ ಮಣಿದು ನಾನು ಮಂಗತರಾಮ ಪೆಟ್ರೋಲ್‌ಬಂಕ್‌ನ ಶಿವಾ ‘ಚಾಳಿನ ಒಂದು ಖೋಲಿಯಲ್ಲಿ ನಡೆಯುತ್ತಿದ್ದ ಅವರ ‘ಜಾಗರಣ’ದ ಕಾರ್ಯಾಲಯದಲ್ಲಿ ಕುಳಿತುಕೊಳ್ಳಲು ಶುರುಮಾಡಿದೆ – ರಾಕೂರ ಸಾಹೇಬರ ವಿರೋಧವನ್ನೂ ಲೆಕ್ಕಿಸದೆ! ‘ಜಾಗರಣ’ದ ಎಂಟೂ ಬೃ ಎಂಟರ, ಬಹುವರ್ಣದ ಜಮಿಖಾನೆ ಮಾತ್ರ ಹಾಸಿದ ಆಫೀಸಿನಲ್ಲಿ ಕಾರ್ಮಿಕ ಮಹಿಳೆಯರು ತುಂಬಿಕೊಂಡಿರುತ್ತಿದ್ದರು. ‘ಜಯಹಿಂದ್ರ’ ಆಯಿಲ್ ಮಿಲ್ ರಸ್ತೆಯ ಇನ್ನೊಂದು ಬದಿಗಿತ್ತು. ಡಾ. ದತ್ತಾ ಸಾಮಂತರೂ ಆಗಾಗ್ ಜಾಗರಣದ ಆ ಆಫೀಸು ರೂಮಿಗೆ ಬರುತ್ತಿದ್ದರು. ನನ್ನನ್ನು ನೋಡಿದಾಗ ಅವರಿಗೆ ಸಂತೋಷವಾಗುತ್ತಿತ್ತು. ನಾನು ಟ್ರೇಡ್ ಯೂನಿಯನ್ನಿನ ಕೆಲಸಗಳಲ್ಲಿ ಆಸಕ್ತಿ ಹೋರತೋಡಿದ್ದೇನೆ, ಮತ್ತು ಸೇಂಟ್ ಜೆವಿಯರ್ಸ್ ಸ್ಕೂಲಿನ ಎದುರಿನ ಟೆಂಟ್ ಹಾಕಿ ಧರಣಿಗೆ ಕುಳಿತ ‘ಇಂಡಿಯನ್ ಟ್ರೇಡ್ ಲಿಂಕ್’ನ ಹರತಾಳ ಮಾಡುತ್ತಿರುವ ಕೂಲಿಕಾರರೊಡನೆ ಆಗಾಗ

ಹುಳಿತುಕೊಳ್ಳುತ್ತೊಡಗಿದ್ದೇನೆ ಎಂಬುದು ಅವರಿಗೆ ತಿಳಿದಾಗ ಇನ್ನಪ್ಪು ಸಂತೋಷಪಟ್ಟರು.

ಒಂದು ದಿನ ಸಂಜೀ ‘ಇಂಡಿಯನ್’ ಲಿಂಕ್ ಚೈನ್’ನ ಜನರಲ್ ಮ್ಯಾನೇಜರ್ ಮಿಗಿಲ್ ತಮ್ಮ ಕಾರಿನಲ್ಲಿ ಹುಳಿತು ಗೇಟಿನಿಂದ ಹೊರಬಿಳುತ್ತಿರುವುದನ್ನು ಕಾರ್ಮಿಕರು ನೋಡಿದರು. ಗೇಟಿನಲ್ಲಿ ನೇಮಕಗೊಂಡ ಪೂಲೀಸರು ಸ್ವಲ್ಪ ಮೈಮರೆತಿದ್ದರು. ಸಿಟಿಗಿಂದ ಕಾರ್ಮಿಕರಲ್ಲಿ ಕೆಲವರು ಇದೇ ಸಮಯ ಸಾಧಿಸಿ ರಸ್ತೆ ದಾಟಿ ಅವರ ಕಾರಿನ ಮೇಲೆ ಕಲ್ಲುಗಳನ್ನು ಎಸೆದರು. ಕೆಲವರು ಜಿಗಿದು ಗಾಡಿಯ ಬಾಗಿಲು ತೆರೆದು ತಿವಾರಿಯವರನ್ನು ಹೊರಗೆಳಿದರು. ಈ ಘಟನೆ ‘ಇಂಡಿಯನ್’ ಲಿಂಕ್ ಚೈನ್’ ಗೆ ಶಾಗಿ ಇದ್ದ ಸೀಬಾ ಕಂಪನಿಯ (ಈಗ ಸೀಬಾಕ್ ಕಂಪನಿ) ಆವರಣದ ಗೋಡೆಯ ಸಮೀಪ ನಡೆಯಿತು. ಕೂಲಿಕಾರರ ಈ ಒರಟು ವರ್ತನೆಯನ್ನು ತಡೆಯಲು ನಾನೂ ಕೂಡ ಮೀರಾಬಾಯಿಯವರ ಹಿಂದೆ ಹೋದೆ. ಆದರೆ ತಮ್ಮ ದುಸ್ಥಿತಿಯಿಂದಾಗಿ ಹುಚ್ಚಾಗಿದ್ದ ಕೂಲಿಕಾರರು ಆಗಲೇ ಮಿಗಿಲ್ ತಿವಾರಿಯವರನ್ನು ನೇಲದ ಮೇಲೆ ಅಪ್ಪಳಿಸಿ, ಗುದ್ದು - ಹೊಡೆತಗಳಿಂದ ತುಳಿಯುತ್ತಿರುವ ಹೊತ್ತಿಗೆ ಪೂಲೀಸರು ಬಂದರು. ಅವರು ಮೂರ್ಖಿತರಾಗಿದ್ದರು ಅಥವಾ ಮೂರ್ಖರೊದ ನಾಟಕ ಮಾಡಿದರು. ಏನೇ ಇದ್ದರೂ ಅವರ ಕೊಲೆಯ ಪ್ರಯತ್ನದ ಅಪರಾಧದ ಆರೋಪ ಹೊರಿಸಿ, ನಮ್ಮೆಲ್ಲರನ್ನು ನಾಯಿ-ಬೆಕ್ಕುಗಳಂತೆ ಎಳೆದು ತಳ್ಳಿ ವ್ಯಾನ್ ತುಂಬಿದರು. ಭಾಂಡುಪ್ರೋ ಪ್ರೋಲೀಸ್ ಸೈಷನ್‌ನಿಗೆ ಒಯ್ಯು ಲಾಕ್ಷ್ಯಿನಲ್ಲಿ ಬಂದೋ ಮಾಡಿದರು.

ಲಾಕ್ಷ್ಯಿನಲ್ಲಿ ಸೆರೆಯಲ್ಲಿದ್ದ ಕಾರ್ಮಿಕರು ನಿಭರ್ಯಾಯವಾಗಿ ಆಡಳಿತದ ವಿರುದ್ಧ ಒಕ್ಕೊರಲಿನಿಂದ ಫೋಷನ್ ಕೂಗಿದರು. ಅವರ ಮುಂದಾಳುತನವನ್ನು ಮೀರಾಬಾಯಿ ವಹಿಸಿದ್ದರು. ಪಕ್ಕದ ಲಾಕ್ಷ್ಯಿನಿಂದ ಮೀರಾಬಾಯಿಯೊಂದಿಗೆ ನಾನೂ ಕೂಡ ಮುಷ್ಟಿ ಬಿಗಿಯಾಗಿ ಕಟ್ಟಿ ಎತ್ತಿಹಿಡಿದು ಫೋಷನ್ ಕೂಗುತ್ತಿದ್ದೆ.

ಹಸಿದ ಕಾರ್ಮಿಕರ ಆಕ್ಕೊರಲಿನ ಮೊದಲ ಪರಿಚಯ ನನಗಾಗಿತ್ತು.

ಆದರೆ ಆಗ ನಡೆದ ದುಫ್ರಾಂಟನೆಯೊಂದು ನನ್ನ ವಿದ್ಯಾರ್ಥಿಜೀವನದ ದಿಕ್ಕನ್ನು ಬದಲಾಯಿಸಿಬಿಟ್ಟಿತು. ಅದು ಟ್ರೇಡ್ ಯೂನಿಯನ್‌ಗಳ ತಮ್ಮಾಳಿಗಿನ ಪ್ರತಿದ್ವಂದ್ವ ಅಂತರ್ ವಿರೋಧ ಮತ್ತು ಅವರಲ್ಲಿನ ಅಪರಾಧಗಳ ಗುಂಪಿನ ಪ್ರಾಬಲ್ಯ.

....ಒಂದು ಮಧ್ಯಾಹ್ನ ಭಾಂಡುಪ್ರೋ ಸೈಷನ್ ರೋಡಿನ ತುಂಬಿದ ಬಜಾರದ ಮಧ್ಯೆ ನಾಲ್ಕುರು ಗುಂಡಾಗಳು ಸೇರಿ ಮೀರಾಬಾಯಿಯ ಮೇಲೆ ಹಲ್ಲೆ ಮಾಡಿದರು. ಅವರ ಶರೀರದ ಮೇಲಿನ ಬಟ್ಟೆಯನ್ನು ಹರಿದುಹಾಕಿದರು, ಅವರನ್ನು

ಅವಮಾನಿಸಿದ್ದೂ ಸಾಲದೆಂಬಂತೆ ಬೆನ್ನಿಗೆ ಚೂರಿ ಹಾಕಿದರು. ಅವರು ತಮಗಾದ ಅಪಮಾನದ ನೋವಿನಿಂದ ಎಂದೆಂದಿಗೂ ಮುಕ್ತಿ ಪಡೆದರು. ನಾನು ಒಂದು ವಾರ ಹಾಸಿಗೆಯಿಂದ ಏಳಿಲ್ಲ. ಈ ಸುದ್ದಿಯನ್ನು ಕೇಳಿದಾಗಿನಿಂದ ಒಂದೇ ಒಂದು ದ್ವಾಂದ್ವ ನನ್ನ ಕೆಳಿಪಟಲವನ್ನು ನಿರಂತರವಾಗಿ ಸೂಜಿ ಮೊನೆಯಿಂತೆ ಚುಚ್ಚುತ್ತೊಡಗಿತ್ತು. ಅವರಿಗೆ ಮೀರಾಬಾಯಿಯನ್ನು ಕೊಲ್ಲಬೇಕಾಗಿತ್ತು, ಕೊಲ್ಲಲಿ. ಆದರೆ ತುಂಬಿದ ರಸ್ತೆಯ ಮೇಲೆ ಅವರ ಬಟ್ಟೆಯನ್ನು ಸೆಳೆದು ಅವರ ಸ್ತೀತ್ವವನ್ನು ಅಪಮಾನ ಪಡಿಸಬೇಕಾದ ಅವಶ್ಯಕತೆಯೇನಿತ್ತು?

ನಾನು ಟ್ರೇಡ್ ಯೂನಿಯನ್‌ನ ಮೇಲಿನ ಆಸಕ್ತಿಯನ್ನು ಕೆಳೆದುಕೊಳ್ಳಬಾರದು ಎಂದು ದತ್ತಾ ಅಂಕಲ್ ಬಿಯಸಿದ್ದರು. ಆದರೆ ನನಗನ್ನಿಸಿತು—ನಾನೇನಾದರೂ ಹೋರಾಟ ಮಾಡುವುದಿದ್ದರೆ ಅದು ‘ಜಾಗರಣ’ದ ಆಫೀಸಿನಲ್ಲಿ ಕುಳಿತು ಮಾತ್ರ ಹೋರಾಡುವೇ.

ಸ್ತೀಯ ಸಾಮಧ್ಯವನ್ನು ಅವಳ ದೇಹವನ್ನು ಮೀರಿ ಒಪ್ಪಿಕೊಳ್ಳಬಿರುವ ಈ ರೂಢಿಮೂಲವಾದ ರೋಗಿಪ್ಪ ಸಮಾಜಕ್ಕೆ ಅರಿವು ಮೂಡಿಸುವ ಕೆಲಸವು ಯಾರ ಹೆಗಲಿನ ಜವಾಬ್ದಾರಿ?

ಪ್ರಾಯಶಃ ಮೀರಾಬಾಯಿಯ ನಿರ್ಮಾಮ ಹತ್ಯೆಯೊಂದಿಗೇ ಈ ಎಲ್ಲ ವಿಸಂಗತಿಗಳ ಮುದ್ರೆಯೊತ್ತುವ ಬೀಜವೋಂದು ನನ್ನ ಮನದಾಳದಲ್ಲಿ ಉಂಟಾಗಿ ಮೊಳಕೆಯೊಡೆದು ಒತ್ತಡವನ್ನು ಹಾಕಿರಬಹುದೆಂದು ತೋರುತ್ತದೆ. ಇಲ್ಲವಾದರೆ ನಾನು ಈ ಕಾದಂಬರಿಯನ್ನು ಬರೆಯಲು ಸಾಧ್ಯವಿತ್ತೆ!

‘ಆಂ’ವನ್ನು ಮೂರು ವರ್ಷಗಳ ಮುಂಜಿಯೇ ಕಲಕತ್ತಾದ ೨೦೦, ಪ್ರಿನ್ಸ್, ಅನ್ವರಶಾಹ ರೋಡ್‌ನಲ್ಲಿದ್ದ ನನ್ನ ಆಪ್ತಸ್ವೇಹಿತೆ ಕಾಮ್ಮೇಡ್ ಉಪಾಗಂಗೂಲಿಯವರ ಮನೆಯಲ್ಲಿ ಇದ್ದ ಬರೆಯಲು ಪ್ರಾರಂಭಿಸಿದ್ದೆ. ವಿಶ್ವವಿದ್ಯಾಲಯದಲ್ಲಿ ತನ್ನ ತರಗತಿಗಳಿಗೆ ಪಾಠ ಹೇಳಿ ಮನೆಗೆ ಮರುಳುತ್ತಲೇ ಅವರು ಮೇஜಿನ ಮೇಲೆ ಚೆದುರಿಬಿದ್ದ ಹಾಳೆಗಳನ್ನು ನೋಡುತ್ತ ಅವುಗಳ ಮೇಲೆ ಸರಸರನೆ ಕಣ್ಣಿ ಹಾಯಿಸುತ್ತಿದ್ದರು. ಅಧ್ಯಾಪಕರ ಗಡುಸು ದನಿಯಲ್ಲೇ ಕಾಲ್ಸ್ ತೆಗೆದುಕೊಳ್ಳುತ್ತಿರುವ ರೀತಿಯಲ್ಲಿ ನನ್ನನ್ನು ಪ್ರತ್ಯಿಸುತ್ತಿದ್ದರು— ‘ಒಟ್ಟು ಎಷ್ಟು ಪೇಚ್ ಬರೆದಿರಿ?’ ಉತ್ತರದೊಂದಿಗೇ ಅವರ ಹಣೆಯನಿರಿಗಳು ಇನ್ನುಷ್ಟು ತೀಕ್ಷ್ಣವಾಗುತ್ತಿದ್ದವು. “ಇಷ್ಟೇ ನೀವು ಬರೆದಿದ್ದು?” ವಿಚಿತ್ರವಾದ ಸಂಯೋಗವೆಂದರೆ ಅವರ ಮನೆಯಿದುರಿನ ಮುಖ್ಯ ರಸ್ತೆಯ ಆಚೆ ಕಡೆಗೇ ‘ಉಪಾ’ ಕಂಪನಿಯ ಆವಾರದ ಗೋಡೆಯಿತ್ತು. ಅಲ್ಲಿ ಆಕಾಶದ ಎತ್ತರದ ಜೊತೆ ಅಲ್ಲಿನ ಹೊಗೆ ಕೊಳವೆಯಿಂದ ಚಿಮ್ಮುವ ಹೊಗೆ

ಸ್ವಧೇ ನಡೆಸಿದ್ದದಷ್ಟೇ ಅಲ್ಲ, ಮೂಲಭೂತ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿದ ಕಾರ್ಯಕರ ಬಸಿಯುವ ಬೆವರೂ ಕೂಡ. ಮುಷ್ಟಿಯನ್ನು ಬಿಗಿಯಾಗಿ ಹಿಡಿದು ಪ್ರತಿಭಟನೆಯ ಸ್ವರವನ್ನು ಮೊಳಗಿಸುತ್ತಿರುವುದು ಕೇಳಬರುತ್ತಿತ್ತು ಥೇಟ್ ಮುಂಬಯಿಯ ವಿಕ್ರೋಲಿಯಲ್ಲಿರುವ ‘ಲುಷಾ’ ಕಂಪನಿಯ ಹಾಗೆಯೇ! ಯೋಗಾಯೋಗ ಎಷ್ಟೂಂದು ವಿಚಿತ್ರವಾಗಿರುತ್ತದೆಯೆಂದರೆ, ಮೂರು ವರ್ಷಗಳ ಎಲ್ಲ ಬಿರುಗಳಿ ಮಳೆಯನ್ನು ಎದುರಿಸುತ್ತಲೇ ದಿಸೆಂಬರ್ ಕೊನೆಯ ವಾರದಲ್ಲಿ ನಾನು ‘ಆವಾಂ’ ದ ಅಂತಿಮ ಅಧ್ಯಾಯವನ್ನು ಬರೆಯುತ್ತಿದ್ದಾಗ, ‘ಲುಷಾ’ ಕಂಪನಿಯಲ್ಲಿ ಕೆಂಪು ಬಾಪುಟ ಹಾರುತ್ತಿದ್ದವು... ಹೊಗೆ ಕೊಳಪೆಯಲ್ಲಿ ಹೊಗೆಯುಗುಳುವುದು ನಿಂತಿತ್ತು.

ಟ್ರೈಡ್ ಯೂನಿಯನ್‌ನ ಇತಿಹಾಸವನ್ನು ಅಂಕಿತಗೊಳಿಸುವುದು ನನ್ನ ಮನಸ್ಸಿನ ಒತ್ತುದವಾಗಿರಲಿಲ್ಲ. ಅದನ್ನು ಬರೆಯಬೇಕಾದ ಅವಶ್ಯಕತೆಯೂ ಇಲ್ಲ, ಅದು ಕಾರ್ಯಕರ ಮಲಿನವಾದ ಮುಖಿದ ಮೇಲೆ ಅಕ್ಷರಕ್ಕರ ಅಂಕಿತವಾಗಿದೆ.

ಬಿ-೧೦ಂಜಿ, ವರ್ಧಾಮಾನ ಅಪಾರ್ಕ್‌ಮೆಂಟ್
ಮಯೂರ ವಿಹಾರ ಫೇಸ್ ರ.
ದಿಲ್ಲಿ- ೧೧೦ ೧೯೧

-ಬಿತ್ತು ಮುದ್ರಾಗಲ

ಆಭಿಧಾರ

- ಬಿಶನ್ ಟಂಡನ್
- ಡಾ॥ ಹಿ.ಡಿ. ಗುಪ್ತ
- (ಸಿ.ಸಿ.ಎಂ.ಬಿ. ಹೃದ್ಯಾಭಾದ್ರ)
- ಪ್ರತಿಮಾ ಗುಪ್ತ

ಕಾದಂಬರಿಯ ಎಲ್ಲ ಪಾಠಗಳೂ ಕಾಲ್ಪನಿಕವಾಗಿವೆ.
 ಯಾರದೇ ಖಾಸಗಿ ಜೀವನಕ್ಕೂ ಅಪುಗಳಿಗೂ ಯಾವ
 ಸಂಬಂಧವೂ ಇಲ್ಲ. ಯಾವುದೇ ಧರ್ಮ, ವರ್ಗ,
 ಸಮುದಾಯಕ್ಕೆ ಘಾಸಿ ಮಾಡುವ ಇರಾದೆಯೂ ಇಲ್ಲ.
 ಯಾವುದೇ ಪ್ರಕಾರದ ಸಾಮ್ಯದ ಆಭಾಸ ಕೇವಲ
 ಸಂಯೋಗ ಮಾತ್ರ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರು ಮತ್ತು ಸದಸ್ಯರು

- | | |
|--|---|
| <p>೧) ಡಾ. ಕೆ.ವಿ. ನಾರಾಯಣ</p> <p>ಅಧ್ಯಕ್ಷರು</p> <p>ಕುವೆಂಪು ಭಾಷಾ ಭಾರತಿ ಪ್ರಾಧಿಕಾರ</p> <p>ನಂ. ೩೨೯, 'ಗೌರ'</p> <p>ಡಿಯೋ ಮಾರ್ಟ್‌ಲ್ ಲೇಜೆಟ್</p> <p>ಅನಂತಪುರ ರಸ್ತೆ, ಯಲಹಂಕ</p> <p>ಬೆಂಗಳೂರು-೫೬೦೦೬೬</p> <p>narayana48@gmail.com</p> | <p>೨) ಡಾ. ಎಚ್.ಎಸ್. ಅನುಪಮಾ</p> <p>ಜಲಜಾ ಜನರಲ್ ಮತ್ತು ಹೆರಿಗೆ ಆಸ್ತಿ</p> <p>ಕವಲಕ್ಕೆ</p> <p>ಕವಲಕ್ಕೆ ಅಂಚೆ-ಶಿಲಗಳಿಂದ</p> <p>ಹೊನ್ನಾವರ ತಾ॥</p> <p>ಉತ್ತರ ಕನ್ನಡ ಜಿಲ್ಲೆ-ಶಿಲಗಳಿಂದ</p> <p>anukrishna93@gmail.com</p> |
| <p>೩) ಪ್ರೋ. ಶಿವರಾಮಯ್ಯ</p> <p>ರಿಲೀ, ರಿಜನ್ ಕ್ರೂಸ್,</p> <p>ವಿಲ್ನಸ್ ಗಾಡನ್</p> <p>ಬೆಂಗಳೂರು-೫೬೦೦೨೬</p> <p>oInswamy@gmail.com</p> | <p>೪) ಡಾ. ವಿನಯಾ ಒಕ್ಕಂದ</p> <p>'ನೇಮ್ಮದ್ದಿ', ರೀಲ್,</p> <p>ಸಿ.ಎ.ಟ.ಡಿ. ಕಾಲೋನಿ</p> <p>ಶ್ರೀನಗರ, ಧಾರವಾಡ-೦೬</p> <p>nabhapavim@gmail.com</p> |
| <p>೫) ಡಾ. ನಟರಾಜ್ ಮಳಯಾರ್</p> <p>ಬಿ.ಇ.ಎ/ಎ, ನನೆ ಕ್ರೂಸ್, ಅನೇ</p> <p>ಮುಖ್ಯರಸ್ತೆ,</p> <p>ಬಿ.ಇ.ಎ.ಎಲ್. ಲೇಜೆಟ್,</p> <p>ಬೆಂಗಳೂರು-೫೬೦೦೬೬</p> <p>natarajhuliyar@gmail.com</p> | <p>೬) ಡಾ. ಆರ್. ಪೂರ್ವಿಮಾ</p> <p># ರಿಜಿಲಿಂಗ್, ಸಿರಿಗಂಧ</p> <p>ರೈನ್ ಮುಖ್ಯರಸ್ತೆ</p> <p>ಎಂ.ಸಿ. ಬಡಾವಣೆ, ವಿಜಯನಗರ</p> <p>ಬೆಂಗಳೂರು-೫೬೦೦೬೦</p> <p>poornima54@gmail.com</p> |
| <p>೭) ಶ್ರೀ ಅಬ್ದುರ್ ಮೇಲಿನಮನಿ</p> <p>ಅಸ್ಕ್ಯೂ ಪ್ರಕಾಶನ</p> <p>ದುರ್ಗ ವಿಹಾರದ ಹತ್ತಿರ</p> <p>ಬಾಗಲಕೋಟಿ-ಶಿಲಗಳಿಂದ</p> <p>ashifmelenamani@gmail.com</p> | |

೬) ಡಾ. ಎಸ್. ಸಿರಾಜ್ ಅಹಮದ್
ಪ್ರಾಥ್ಯಾಪಕರು, ಇಂಗ್ಲೀಷ್ ವಿಭಾಗ
ಸಹ್ಯಾದ್ರಿ ಕಲಾ ಕಾಲೇಜು,
ವಿದ್ಯಾನಗರ,
ಶಿವಮೊಗ್ಗ ಜಿಲ್ಲೆ-೫೬೨೧೦೯
sirajahmeds@gmail.com

೮೦) ಡಾ. ಪ್ರೀತಿ ಶ್ರೀಮಂಧರ್ ಕುಮಾರ್
೪೯೨, ಚಿತ್ರಭಾನು,
ಎ ಮತ್ತೆ ಬಿ ಬಳ್ಳಕ್
ಹುವೆಂಪು ನಗರ, ಮೈಸೂರು-೨೫
priti.shubhachandra@gmail.com

೮೧) ಶ್ರೀ. ಕೆ. ದಯಾನಂದ, ಕ.ಆ.ಸೇ.
ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ
ಜಿ.ಸಿ.ರಸ್ತೆ, ಬೆಂಗಳೂರು-೫೬೦೦೦೭
kanbhavblr@gmail.com

೮೨) ಶ್ರೀ ಕೆ. ಹೈದರ್ ಆಲಿಶಾನ್
ಲೆಕ್ಚುಡಿಕಾರಿಗಳು
ಹುವೆಂಪು ಭಾಪ್ಪಾ ಭಾರತಿ ಪ್ರಾಥ್ಯಾಪಕ
ಕಲಾಗ್ರಂತಿ, ಬೆಂಗಳೂರು
ವಿಶ್ವವಿದ್ಯಾಲಯ
ಅವರೋದ ಹಿಂಭಾಗ, ಮಲ್ಲತ್ತಹಳ್ಳಿ
ಬೆಂಗಳೂರು-೫೬೦೦೫೬

೮೩) ಶ್ರೀ ಪಿ. ನಾರಾಯಣಸ್ವಾಮಿ
ರಿಜಿಸ್ಟ್ರಾರ್
ಹುವೆಂಪು ಭಾಪ್ಪಾ ಭಾರತಿ ಪ್ರಾಥ್ಯಾಪಕ
ಕಲಾಗ್ರಂತಿ, ಬೆಂಗಳೂರು
ವಿಶ್ವವಿದ್ಯಾಲಯ
ಅವರೋದ ಹಿಂಭಾಗ, ಮಲ್ಲತ್ತಹಳ್ಳಿ,
ಬೆಂಗಳೂರು-೫೬೦೦೫೬
ದೂ: ೦೮೦-೨೫೧೫೫೧೧೧೧೧೧೧
kbbpbengaluru@gmail.com

පරිවිධී

ನೀನು ನಿನ್ನ ಕಣ್ಣಗಳನ್ನು ದಾನ ಮಾಡಿದಾಗ,
ನಾನು ತುಂಬ ಹೋರಾಡಿದೆ ನಿನ್ನೊಂದನೆ.
ನೀನು ಕಿಡ್ಲಿ ದಾನ ಮಾಡುವ ಫಾರ್ಮ ತುಂಬಿದಾಗ,
ನಾನು ಫಾರ್ಮನ್ನು ಹರಿದು ಜಿಂದಿ ಜಿಂದಿ ಮಾಡಿದೆ,
ನೀನು ಹೇಳಿದೆ,
ನೀನು ಬರೆದದ್ದೆಲ್ಲ ಹೇಳಿದ್ದೆಲ್ಲ ಕೇವಲ ಬೇರೆಯವರಿಗಾಗಿಯೇ?
ನಿನ್ನ ವಂಚನೆಯಿಂದ ನೀನು ಯಾವಾಗ ಮುಕ್ತಳಾಗುವೆ, ಅಮಾ?
ನಾನು ಸಿಟ್ಟಿಗೊಂಡಿದ್ದೆ!
ಈಗ ನಾನು ನಿನಗೆ ಭರವಸೆ ಕೊಡಬಲ್ಲೇ
ನಿನಗಿಂತ ಹಿಂದೆ ಬಿಡ್ಡಿರುವುದು ಅವಶ್ಯವಾಗಿ ಹೌದು, ಅಪಣಾ!
ಸೋಲನ್ನುಪ್ಪಲ್ಲಿ....
ಬರೆಯುವುದು ಮತ್ತು ಹೇಳುವುದರ ನಡುವೆ
‘ಮೊದಲ’ ಹಾಗೆ ಎದ್ದು ನಿಂತಿದ್ದೇನೆ.

೮

ಪ್ಲಾಟ್‌ಫಾರ್ಮ ನಂಬರ್ ನಾಲ್ಕು ಮೇಲೆ ನೋಡುತ್ತಿದ್ದಂತೆ ಚರ್ಚ್‌ಗೇಟ್‌
ಹೋಕಲ್ ಬಂದು ನಿಂತಿತು. ಅದರಿಂದ ಹೊರಗೆ ನುಗ್ಗಿ ಬರುತ್ತಿರುವ ಜನಸಂಖೆಗೆ
ಡಿಕ್ಕೆ ಹೊಡೆಯುತ್ತ, ನಾಚಿಕೊಳ್ಳುತ್ತ, ಇನ್ನೊಂದು ಕಡೆ ಇದನೆಯ ನಂಬರಿನ ಮೇಲೆ
ಹೊರಡಲು ಸಿದ್ಧವಾಗಿ ನಿಂತ ವಿರಾರ ಲೋಕಲ್‌ನಲ್ಲಿ ಸರಿಯಾಗಿ ನಡುವೆ ಇರುವ
ಮಹಿಳೆಯರ ಎರಡನೆ ದರ್ಜೆಯ ಡಬ್ಬಿಯ ಕಡೆ ಜೀವವನ್ನೇ ಪಣವಾಗಿಟ್ಟು ಅವಳು
ನುಗ್ಗಿದಳು.

ಗಾಡಿಯನ್ನು ಬಿಟ್ಟು ಬಿಡಬಹುದೆಂಬ ಸಂದರ್ಭದಿಂದ ಗಾಬರಿಗೊಂಡ ಕಾಲುಗಳು
ಓಟದ ಧಾವಂತದಿಂದಾಗಿ ಜೀವಶಕ್ತಿ ಕಳೆದುಕೊಂಡು ಬಿದಿರಿನಂತಾಗಿದ್ದವು. ರೈಲು
ಡಬ್ಬು ಅವಳಿಂದ ಬಹುದೂರದಲ್ಲಿತ್ತು. ಆಚೆಯದಲ್ಲ ಮತ್ತೂ ಆಚೆಯೆಂಬ ನಿರೀಕ್ಷೆಯಲ್ಲಿ
ಪರಿವರ್ತಿತವಾಗುತ್ತ ಕಳ್ಳು ಮುಚ್ಚಾಲೆಯಾಡುತ್ತಿತ್ತು.

ಗಾಡಿಯ ಲೆಕ್ಕಾಚಾರ ಅವಳ ಅಳವಿಗೆ ನಿಲ್ಲಿಕರಲ್ಲಿ. ಅಷ್ಟೊಂದು ಚಂಚಲ
ವಾಗಿರದಿದ್ದರೆ ಅವಳಿಗೆ ಬೇಕಾದ ಡಬ್ಬಿ ಅವಳ ಎದುರೇ ನಿಂತಿರುವುದು ಕಾಲುತ್ತಿತ್ತು.
ತಾನಿಧ್ದ ಸ್ಥಳದಿಂದ ಸ್ಪೃಹ ಸರಿದಿದ್ದರೆ ಡಬ್ಬಿಯಲ್ಲಿ ಪ್ರವೇಶಿಸಬಹುದಿತ್ತು. ಸಮಯದ
ಇಕ್ಕಣಿನಿಂದಾಗಿಯೇ ಅವರ ಗಡಿಜಡಿ ಶುರುವಾಗಿತ್ತು.

ಬುದ್ಧಿ ಹಾಳಾಗಿತ್ತು ಅವಳಿಗೆ. ಪ್ರಾರಂಭದಲ್ಲಿಯೇ ಸಾಮಾನು ಹೇರಿದ ಡಬ್ಬಿಗೆ
ಹೊಂದಿಯೇ ಇದ್ದ ಮಹಿಳೆಯರ ಡಬ್ಬಿಯನ್ನು ಅವಳು ಹತ್ತಲೇ ಇಲ್ಲ. ಇಷ್ಟೇ ಸಣ್ಣ
ತಪ್ಪ ಅವಳಿಂದ ಆಗಿದ್ದು.

ವಾಸ್ತವವಾಗಿ, ಮಧ್ಯದಲ್ಲಿರುವ ಡಬ್ಬಿಯನ್ನೇರಲು ಒಂದೇ ಉದ್ದೇಶವಿರುತ್ತಿತ್ತು.
ಹಾಗೆ ಮಾಡಿದರೆ ಸ್ವೇಶನಾನಲ್ಲಿ ಇಳಿಯುವಾಗ ಸೇತುವೆ ಹತ್ತಿರವಾಗಿರುತ್ತಿತ್ತು. ಮತ್ತು
ಜನಪ್ರವಾಹ ಸರಿದಾಡುವ ಮೆಟ್ಟಿಲ ಮೇಲೆ ಕಾಲು ಇಟ್ಟಿರುತ್ತಿದ್ದಂತೆ ಆಕೆ ಒಳ್ಳೆಯು
ಗತಿನಿಂದ ತನ್ನ ಕಡೆಯಿಂದ ಸೇತುವೆಯ ಮೆಟ್ಟಿಲುಗಳನ್ನು ಇಳಿದಿರುತ್ತಿದ್ದಳು.

ಸಂದರ್ಭದ ನಿರೀಕ್ಷೆಯಲ್ಲಿ ಸ್ಪೃಹಿಯಂ ಕಲ್ಲು ಹಿಡಿದು ಕುಳಿತ ಸ್ತೀಯರು ನೋಡ
ನೋಡುತ್ತಲೇ ತಮ್ಮ ಮೇಲೆ ಕಲ್ಲು ಎಸೆದಾಗ, ಕಲ್ಲಿನ ಪೆಟ್ಟು ತಿಂದ ಜೀನುಹುಟ್ಟಿನ
ಸಾವಿರಾರು ಜೀನು ಮುಳುಗಳಂತೆ, ಒಮ್ಮೆಲೇ ನುಗ್ಗಿವ ಜನಸಂಖೆ ಅವಳಿಗೆ ಕಾಲುತ್ತಿತ್ತು.

ಇಂಥ ಜನಸಂಖೆಯಲ್ಲಿ ಸಿಕಾಗ್ಗೆಲ್ಲ ಅವಳ ತಲೆ ಮುಂಡದಿಂದ ಮಾಯವಾದಂತೆ
ಅನಿಸುತ್ತಿತ್ತು. ಅದನ್ನು ಸಂಬಾಳಿಸಿಕೊಳ್ಳುತ್ತಿದ್ದರೂ ಸಂಬಾಳಿಸಿಕೊಳ್ಳಲಾರದೆ ಅವಳ

ದೇಹವು ಅಕ್ಷತ್ತಾಗಿ ಮೊಳಕ್ಕೆಯ ತಿವಿತಕ್ಕೆ ಒಳಗಾಗುತ್ತ, ಬೆರಳುಗಳ ಆಟಕ್ಕೆ ಸಿಗುತ್ತ, ಲೋಲುಪವಾದ ದೃಷ್ಟಿಗೆ ಎದುರಾಗುತ್ತ, ಒಳಗೊಳಗೇ ಆದ್ರ್ವವಾಗುವ ಸ್ವರ್ಚವಾಗಿ ಬದಲಾಗುತ್ತ, ತನ್ನನ್ನು ಹತ್ತಿರದಿಂದ ಒತ್ತುತ್ತ ತಳ್ಳುತ್ತ ಸಂಭೋಗವನ್ನು ಉದ್ದೀಪನೊಳಿಸುತ್ತಿತ್ತು. ಬಿಡುಗಡೆಯ ಜಡಪಡಿಕೆ ಅವಳ ಕಂಪಿಸುವ ರಂಧ್ರಗಳಿಂದ ದ್ರವವಾಗಿ ಹೊರಬರುತ್ತ - ಕಿರುಧಾರೆಯಾಗಿ ಹರಿದು ಉಕ್ಕುತ್ತ, ಅವಳು ದೇಹದ ಮೇಲೆ ಧರಿಸಿದ ಬಟ್ಟೆಯಂತೂ ಒಮ್ಮೆಲೇ ದೇಹದ ಚರ್ಮವಾಗಿಬಿಟ್ಟಂತೆ ಅನಿಸುತ್ತಲಿತ್ತು....

ಲೋಕಲ್ ನಲ್ಲಿ ಪ್ರವಾಸ ಮಾಡುವುದು ಮತ್ತು ಪ್ಲಾಟ್‌ಫಾರ್ಮಿನ ವೈರಳಿಯನ್ನು ದಾಟುವುದು ಅವಳಿಗೆ ಸೀತಾಮಾತೆಯ ಕಲಿಯುಗದ ಅಗ್ನಿಪರೀಕ್ಷೆಯಂತೆ ಅನಿಸುತ್ತಿತ್ತು. ಆದರೆ ವೆಚ್ಚದಲ್ಲಿ ಸುಮಾರು ಎರಡೂವರೆ ಪಟ್ಟಿ ವ್ಯತ್ಯಾಸವಿರುವುದರಿಂದ, ಮನೆಯ ಅಶ್ವಿಂತ ಹತ್ತಿರದಿಂದಲೇ ಪ್ರಾರಂಭವಾಗುವ ಡಬಲ್ ಡೆಕರ್ ಬಸ್‌ನ ಮೆಟ್ಟಿಲಮೇಲೆ ಕಾಲಿಡಲು ಬಿಡುತ್ತಿರಲಿಲ್ಲ. ಹಷಾರ್ ಅವಳ ನಾಚುಗುಳಿತನದ ಮೇಲೆ ದೃಷ್ಟಿ ಹರಿಸುತ್ತಿದ್ದಳು.

“ಅಲ್ಲ, ನಿನಗೆ ನೋಕರಿ ಸಿಕ್ಕು ಅಂತಲೇ ಇಟ್ಟಿಕೊ. ಆಗ?”

ಅವಳು ಅವಿಶ್ವಾಸದಿಂದ ತಲೆಯಲುಗಿಸುತ್ತಿದ್ದಳು.

“ಶೇಣಿ ಮುಹಹುದನ ಕನಸು ಕಾಣೋವಳಿಲ್ಲ ನಾನು...”

“ಭೂಮಿ - ಆಕಾಶಗಳ ಮಧ್ಯೆ ಇಟ್ಟೊಂಡಿದೀಯಾ ನೀನು ನಿನ್ನನ್ನು, ಹಿಂದೋ ಮುಂದೋ ನೋಕರಿ ಸಿಗುತ್ತೋ ಇಲ್ಲವೋ...?”

“ಯಾವಾಗ ಸಿಗುತ್ತೋ ಸಿಗಲಿ, ಈಗಿನಿಂದ ನಾನು ಯಾಕೆ ತಲೆ ಬಿಸಿ ಮಾಡಿಕೊಳ್ಳಲಿ?”

“ಈಗಿನಿಂದ ಬಿಸಿ ಮಾಡಿಕೊಳ್ಳದೆ ಹೋದರೆ, ನೀನೇನು ಹೆಲಿಕಾಪ್ರ್ರ್ ಏರಿ ನೋಕರಿ ಮಾಡಲು ಹೋಗೋವಳಾ?”

“ನಮ್ಮ ಡಬಲ್ ಡೆಕರ್ ಬಸ್ ಹೆಲಿಕಾಪ್ರ್‌ಗಿಂತ ಕಡಿಮೆ ಏನು? ಗಳಿಸಿದರೆ ಸ್ವಲ್ಪ ಹಣವನ್ನು ನನ್ನ ಸಲುವಾಗಿಯೂ ವಿಚುರ್ಮಾಡ್ದೇನೆ” ಹಷಾರ್‌ಳಿಗೆ ಉತ್ತರಕೊಟ್ಟ ಮೇಲೆ ತನ್ನ ದನಿಯಲ್ಲಿನ ಪೊಳ್ಳುತ್ತನ ತನಗೇ, ಅನುಭವಕ್ಕೆ ಬರತೋಡಿತು. ತನ್ನ ಸಲುವಾಗಿಯೂ ವಿಚುರ್ಮಾಡ್ದೇನೆ ಎಂಬ ಜಂಬದ ಹೋಷಣೆಯು, ತುಸು ಹೊತ್ತು ಆಕಾಶದಲ್ಲಿ ಕುಪ್ಪಿಸಿದ ನಂತರ ತನ್ನಷ್ಟಕ್ಕೆ ಪುಸ್ ಹೇಳುವ ಗ್ಯಾಸಿನ ಬಣ್ಣಬಣ್ಣದ ಬಲೂನುಗಳ ಹಾಗೆಯೇ ಅಲ್ಲವೇನು?”

ಹತಾಶ ಸ್ವರದಲ್ಲಿ ಆಕೆ ತನ್ನ ಮಾತುಕತೆಯ ದಿಕ್ಕನ್ನು ತಿರುಗಿಸುತ್ತಿದ್ದಳು.

“ಕೂಲಿಕಾರ ಮಹಿಳೆಯರಿಗಾಗಿ ಮುಂಬಯಿಯಲ್ಲಿ ಎರಡು ಸೌಲಭ್ಯಗಳು ಆಗಬೇಕಾದ್ದು ಅಶ್ವಿಂತ ಅವಶ್ಯ ಇದೆ.”

“ಅಂದರೆ...”

“ಅಂದರೆ ಹೆಂಗಸರಿಗಾಗಿಯೇ ವಿಶೇಷ ಗಾಡಿಗಳನ್ನು ನಡೆಸೋ ಹಾಗೆ ಮಾಡಬೇಕು— ಸಂಪೂರ್ಣವಾಗಿ.”

“ಎರಡನೆಯದು?....”

“ಪ್ಲಾಟ್‌ಫಾರ್ಮ್ ಸಂಪೂರ್ಣ ಬೇರೆಯಾಗಿರಬೇಕು. ಅವರು ಬಂದು ಹೋಗಿ ಮಾಡೋ ಸೇತುವೆ ಮೆಟ್ಟಿಲು ಕೂಡ”

“ನೀನು ಪೇಪರ ನೋಡದೆ ಎಷ್ಟು ದಿನಗಳಾದವು?”

“ಬಹಳ ಸಮಯ ಆಯ್ದು, ಅಪ್ಪ ಕಾಯಿಲೆ ಮಲಗುತ್ತಲೇ ಮೊದಲು ಕತ್ತರಿಬಿಧ್ದ್ದು ಪತ್ತಿಕೆಗೆ. ತಾನಿಸ್ಪರನಿಂದ ಸುದ್ದಿ ಕೇಳೈನೆ.”

“ತಾನಿಸ್ಪರ್ನಾನಿಂದ ಸುದ್ದಿ ಕೇಳೋದನ್ನು ಯಾವಾಗಿನಿಂದ ನಿಲ್ಲಿಸಿದೆ?”

“ಯಾಕೆ?”

“ನೀನು ಈ ಜಗತ್ತಿನಲ್ಲಿ ಇರ್ಮೋವಳಿಲ್ಲ ಅಂತ ಅನಿಸ್ತಿದೆ” ಬಾವಿಯೋಳಗಿನ ಕಪ್ಪೆಯಹಾಗೆ ಅವಳು ತನ್ನ ಮನಗೇ ಸೀಮಿತವಾಗಿರುವುದು ಹಣಾಳಿಗೆ ವಿಚಿತ್ರವೆನ್ನಿಸಿತು.

“ಇರ್ಮೋದೇನೋ ನಾನು ಇದೇ ಜಗತ್ತಿನಲ್ಲಿ ಇರ್ತೇನೆ....”

“ಇದೇ ಜಗತ್ತಿನಲ್ಲಿ ಇರ್ಮೋಳಾಗಿದ್ದೆ ರೇಳ್ಯೆಯವರು ಮಾಡಿರೋ ಕೆಲಸ ಆಗಲೇ ನಿನಗೆ ಗೊತ್ತಾಗಿರಿತ್ತು. ನಿನ್ನ ಮರ್ಚಿ ಏನು ಅನ್ನುವುದು ಅವರಿಗೆ ಆಗಲೇ ಗೊತ್ತಾಗಿಬಿಟ್ಟಿತ್ತು. ಅದಕ್ಕಾಗಿ ಅವರು ಆಫೀಸಿನ ಸಮಯಕ್ಕೆ ಚಿಕ್ಕಾಗೆಗೇ ಮತ್ತು ಭತ್ತಪತಿ ಶಿವಾಜಿ ಟಿಮಿನಸ್ ಈ ಎರಡೂ ಸ್ಥಳಗಳಿಂದ ಕೇವಲ ಮಹಿಳೆಯರಿಗಾಗಿಯೇ ಲೋಕಲ್‌ಗಳನ್ನು ಪ್ರಾರಂಭ ಮಾಡಿದಾರೆ. ಆಗಲೇ ಬಹಳ ಸಮಯ ಆಯ್ದು”

“ಹಾಗಾದೇ ಇದೊಂದು ಬಹಳ ಒಳ್ಳಿಯ ಸುದ್ದಿ.”

“ಹೌದು, ಆದರೆ ಕಳೆದ ವಾರ ನಡೆದ ಭಯಾನಕವಾದ ರೈಲು ದುರ್ಘಟನೆ ಗೊತ್ತು ನಿನಗೆ? ಅದಾದ ಮೇಲೆ ರೈಲು ಅಧಿಕಾರಿಗಳು ತಮ್ಮ ನಿಣಯವನ್ನು ಮತ್ತೊಮ್ಮೆ ಪರಿಶೀಲನೆ ಮಾಡೋ ಯೋಚನೆಲಿದಾರೆ.”

“ಹಾಗಂದರೆ?...” ಅವಳಿಗೆ ತನ್ನ ಅಲ್ಲ ತಿಳಿವಳಿಕೆಯ ಬಗ್ಗೆ ನಿಜವಾಗಿಯೂ ಮುಜುಗರವಾಯಿತು.

“ಬಂದು ಡಬ್ಬಾದಲ್ಲಿ ವಿದ್ಯುತ್ತಿನ ಮಾರ್ಪಾಲಿ ಕಿಡಿ ಹೊತ್ತಿಕೊಂಡಿದ್ದೇ ತಡ, ಸೋಣಿಟಿವಾಗುವುದೆಂಬ ಭಯದಿಂದ ಸುವಾರು ನಲವತ್ತು ಮಹಿಳೆಯರು ದಿಗಿಲುಗೊಂಡು ಜೀವ ಉಳಿಸಿಕೊಳ್ಳೇದಕ್ಕಾಗಿ ಡಬ್ಬಿಯಿಂದ ಕೆಳಗೆ ಜಿಗಿದರು. ಮತ್ತು ಇನ್ನೊಂದು ಕಡೆಯಿಂದ ಪಕ್ಕದಲ್ಲಿಯೇ ಬರ್ತಾ ಇದ್ದ ಲೋಕಲ್ ಗಾಡಿ ಕೆಳಗಡೆ ಸಿಕ್ಕು ಕತ್ತರಿಸಿಹೋದರು.”

ಅವಳು ಅವಶ್ಯಕದಿಂದ ಕಂಪಿಸುತ್ತ ಕೊನ್ನಿಂದಿಂದಿಲ್ಲ ಮುಚ್ಚಿಕೊಂಡಳು.

“ರೇಳೈ ವಿಶೇಷ ತಜ್ಜರು ದುರ್ಭಾಗಿನೆ ಸಮೀಕ್ಷೆ ಮಾಡಿದರು.”

ಭಯ ತುಂಬಿದ ಓರನೋಟದಿಂದ ಅವಳು ಹಷಾರಳ ಕಡೆ ನೋಡಿದಳು.

“ವಿಶೇಷಜ್ಞರ ನಿಷ್ಪತ್ತೆಯ ಪ್ರಕಾರ ಆ ಡಬ್ಬಾದಲ್ಲಿ ಒಮ್ಮೆ ಪುರುಷ ಸಹಪ್ರಯಾಣಿಕರೂ ಇದ್ದಿದ್ದರೆ, ನಿಶ್ಚಯವಾಗಿಯೂ ಈ ಭಯಾನಕ ದುರ್ಭಾಗಿನೆ ತಪ್ಪಿ ಹೋಗಿತ್ತು. ಹಂಗಸರಿಗೆ ಹೋಲಿಸಿದರೆ ಗಂಡಸರು ಸಂಕಟದ ಸಂದರ್ಭದಲ್ಲಿ ಹೆಚ್ಚು ವಿವೇಕಕ್ತಿಲರೂ ಸಾಹಸಿಗಳೂ ಆಗಿರ್ತಾರೆ ಅಂತ ಅವರು ಹೇಳಾರೆ.”

“ಹಂಹ! ದುರ್ಭಾಗಿನೆಯ ಸಮೀಕ್ಷೆ ವಾಡಿದವರು ಗಂಡಸು ವಿಶೇಷಜ್ಞರಿಂದಹುದು. ಎಷ್ಟೊಂದು ನೋವಿನ ಫಳನೆಯಾದರೂ, ಪದಕ ಧರಿಸಲಿಕ್ಕೆ ತಕ್ಷಣ ಎದೆಯುಬ್ಬಿಸಿ ನಿಂತುಬಿಡ್ತಾರೆ!”

“ಯಾಕೆ ನಿಂತುಕೋಬಾರದು? ನಾಚುಗುಳಿಯಾದ ನೀನು ತನಗೇ ಬೇರೆ ಟ್ರೇನು, ಬೇರೆ ಪ್ಲಾಟ್‌ಫಾರ್ಮ್, ಸೇತುವೆ, ಮೆಟ್ರೋ, ದಾರಿ, ಪೂರಾ ಪ್ರತಿ ಜಗತ್ತನ್ನೇ ಬೇಡಿದ್ದನ್ನು ಯಾಕೆ ಮರೀತೀಯಾ! ಸ್ವಯಂ ನಿನ್ನ ಕೈಯಿಂದಲೇ ಅವರಿಗೆ ಪದಕ ಹಾಕ್ತು ಇಲ್ಲವಾ?”

ಹಷಾರ ಹೇಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅವಳು ಮಾಡುವುದಾದರೂ ಏನು ಮಾಡಬೇಕು? ಜನಸಂದರ್ಭಿಯಾದನೆ ಬಡಿದಾಡಲು – ಬಚಾವಾಗಲು ಅವಳ ಬಳಿಯೇನಾದರೂ ಅಮೋಫ್ ಅಸ್ತ್ರ ಇದೆಯೇ? ವರ್ಷಗಳಿಂದ ಕಳೆದುಕೊಂಡ ಸಾಮಧ್ಯವನ್ನು ಚುಟುಕಿ ಬಾರಿಸೋದರೋಗೆ ಪಡೆದುಕೊಳ್ಳೋದು ಸಾಧ್ಯವಾ?

“ನೀನು ಧ್ಯೇಯ ಮಾಡೋದಾದ್ದೆ ನಾನೋಂದು ಸಲಹ ಕೊಡಲಾ-ಫಾರ್ಮ್‌ಲಾ ಫಾರ್ಮಿಸ್ಟೋರ್?” ಹಷಾರ ಗುಸುಪುಸು ದನಿಯಲ್ಲಿ ಹೇಳಿದಳು – “ಚಿಕ್ಕದಾದ ಸೂಜಿಯನ್ನು ಇಟ್ಟಿಕೊ ನಿನ್ನ ಪರ್ಸನಲ್ಲಿ, ಮತ್ತು ಗಾಡಿ ಹತ್ತುವಾಗ ಇಳಿಯುವಾಗ ನಿನ್ನ ಮುಟ್ಟಿಯೋಗೆ ಸೂಜಿಯನ್ನು ಒತ್ತಿ ಇಟ್ಟಿಕೊ.”

ಕುಶಾಹಲದಿಂದ ಆಕೆ ಹಷಾರಳ ಕಡೆ ನೋಡಿದಳು.

“ನಿನ್ನ ಬುದ್ಧಿ ಪೂರಾ ಹೋರಟುಹೋಯಾ?”

“ನಿನ್ನ ಬುದ್ಧಿ ಹೋರಟುಹೋಗಿದ್ದಿದ್ದರೆ ನಿನಗೆ ನಾನು ಮುಟ್ಟಿಯಲ್ಲಿ ಸೂಜಿಯನ್ನು ಇಟ್ಟಿಕೊಳ್ಳೋದಕ್ಕೆ ಯಾಕೆ ಹೇಳ್ತಾ ಇದ್ದೆ? ಹುಸಿಹೋಗದ ಉಪಾಯ ಇದು ಗೊತ್ತಿದೆಯಾ! ಜನಸಂದರ್ಭಿ ಒತ್ತೋದಕ್ಕೆ ಶುರುಮಾಡುತ್ತೋ, ನಿಥಾನವಾಗಿ ನೀನು ಸೂಜಿ ಹಿಡಿದ ಮುಟ್ಟಿಯನ್ನು ಮಂಡೆ ಮಾಡು. ನಂತರ ನೋಡು ಧಕ್ಕು ಕುಣಿತ – ಭೂಮ್ಯ ಭನನ ಭನನ, ಭೂಮ್ಯ ಭನನ...”

ಒಮ್ಮೆಲೇ ಅವಳು ಮಹಿಳೆಯರ ಡಬ್ಬಿಯ ಎದುರಿಗೆ

ತಲುಪಿದ್ದಳು. ಮತ್ತು ಗಾಡಿ ಹೊರಡುತ್ತೇ ವೇಗ ಹೆಚ್ಚಿಸಿಕೊಳ್ಳುತ್ತಿತ್ತು.

ವಿಚಾರಗಳನ್ನು ಕತ್ತರಿಸಿ ಆಕೆ ವಿದ್ಯುದ್ದೇಗದಿಂದ ಬಾಗಿಲಕಡೆ ಜಿಗಿದಳು. ಮತ್ತು ಹ್ಯಾಂಡಲ್ ಕೈಗೆ ನಿಲುಕುತ್ತೇ ವೇಗ ಪಡೆಯುತ್ತಿರುವ ಲೋಕಲ್ ಗಾಡಿಯೋಂದಿಗೇ ಎಂಟು ಹತ್ತು ಹೆಚ್ಚೆ ಓಡುತ್ತ, ಸರ್ಕಾರಿ ಕುಶಲತೆಯಿಂದ ದೇಹದ ಸಮರ್ಪೋಲ ಹಿಡಿದು ಕುಪ್ಪಳಿಸಿ ಡಬ್ಬಿಯ ಒಳಗೆ ನುಗ್ಗಿದಳು. ಧಡಧಡನೆ ಸಾಗುವ ಓಟ ಒಂದುಕ್ಕಣ ಎದೆಯಲ್ಲಿನ ಶ್ವಾಸವನ್ನು ನಿಲ್ಲಿಸಿತು. ನಂತರ ಮೇಲಿನ ಶ್ವಾಸ ಹೊರಬೀಳುತ್ತೇ ಅವಳು ತನ್ನ ದುಸ್ಪಾಹಸದ ಬಗ್ಗೆ ಸ್ತುಭವಾಗಿ ಕೆಲವು ಕ್ಷಣಗಳವರೆಗೆ ಪುಪ್ಪುಸದಲ್ಲಿ ಸ್ಪಂದನವನ್ನೇ ಕಳೆದುಕೊಂಡಂತಿದ್ದಳು. ಮನಸ್ಸು ಎಲ್ಲಿ ಅಲೆದಾಡುತ್ತಿತ್ತೋ!

“ವಿರ್ಯು ಹುಡುಗಿ... ಸಾಯಬೇಕಾಗಿದೆಯೇನೇ ನಿನಗೆ?” ಓಡುತ್ತಿರುವ ಗಾಡಿಯನ್ನೇರುವ ಅವಳ ಮೂರ್ಖತನದ ಬಗ್ಗೆ ತಪ್ಪಣಾದ ಒಬ್ಬ ಪ್ರೌಢ ಮಹಿಳೆ ತನ್ನ ಸೀಟಿನಿಂದೆದ್ದು ಸಿಟ್ಟಿನಿಂದ ಕೂಗಿದಳು.

ತಿದಿಯಂತೆ ಆಗಿದ್ದ ದೇಹ ಸಿಟ್ಟಿನಿಂದ ಮೇಲ್ಯಾವಿವಾಗುತ್ತ, ಪಕ್ಷದ ಕಿಡಕಿಯ ಕಡೆ ಬಾಗಿ ತಿರುಗಿಕೊಂಡಿತು. ತಕ್ಕಣ ಒಂದುಬಾರಿ ಶ್ವಾಸ ಮೇಲಕ್ಕೆಳೆಯಿತು. ನೇರವಾಗಿ ಮಿದುಳಿನಲ್ಲಿ ಮೊಳೆ ಕೀಲಿಸಿದಂತಾಯಿತು. ಯಾವುದೋ ಸಮೃದ್ಧ ಮನೆಯ ಸೌಮ್ಯ ಬೈರಕ್ಕಿನ ಅನುಮಾನ ಹುಟ್ಟಿಸುತ್ತ, ಮೆತ್ತೆಯ ಸೀಟುಗಳ ಮಹಿಳೆಯರ ಈ ಡಬ್ಬಿ ಅವಳನ್ನು ಎಲ್ಲ ನಿಟ್ಟಿನಿಂದಲೂ ಹಿಂಡಿ ಹಿಂಡಿ ಬಿಟ್ಟಿತು. ಎರಡು ಹೊತ್ತು ಮುಷ್ಟಿ ಅನ್ನ ದೊರಕಿಸುವ ಅವಳಿಗೆ ಎರಡನೆ ದರ್ಜೆಯ ಮಹಿಳೆಯರು ಏರುವ ಡಬ್ಬಿ ಸಿಕ್ಕಿರಲೇ ಇಲ್ಲ. ಗಡಿಬಿಡಿಯಾಗಿಬಿಟ್ಟಿತ್ತು. ಅವಿಶ್ವಾಸದಿಂದ ಗಾಬರಿಗೊಂಡು ನೋಡುತ್ತಿದ್ದ ಆಕೆ ಅನಿವಾರ್ಯವಾಗಿ ವಾಸ್ತವಿಕತೆಯನ್ನು ಸ್ವೀಕಾರ ಮಾಡಲೇಬೇಕಾಯಿತು. ಡಬ್ಬಿಯ ಹೊರಗಡೆಯ ಭಿತ್ತಿಯ ಮೇಲೆ ಅಂಕಿತಗೊಂಡ ಮಹಿಳೆಯ ಚಿತ್ರ ನೋಡಿ ಭೂಮಿತಳಾಗಿ ಹತ್ತಿದ್ದ ಆ ಕಂಪಾಕ್ಸ್‌ಮೆಂಟ್, ನಿಶ್ಚಯವಾಗಿಯೂ ಮೊದಲಶ್ರೇಣಿಯ ಮಹಿಳೆಯರು ಏರುವ ಡಬ್ಬಿಯಾಗಿರುವುದು ಅರಿವಿಗೆ ಬಂತು. ಮತ್ತು ಎರಡನೇ ದರ್ಜೆಯ ಟಿಕೆಟ್‌ ಮೇಲೆ ಮೊದಲ ದರ್ಜೆಯ ಡಬ್ಬಿಯಲ್ಲಿ ಪರಯಣಿಸುವುದು ಅಪರಾಧವೆಂಬುದು ನೆನಪಾಯಿತು. ಟಿಕೆಟ್ ಚೆಕ್‌ರೂ ಅಕ್ಸಾತ್ತಾಗಿ ಹಿಡಿದರೆ, ಯಾವ ಕಾರಣದ ನೆವವನ್ನು ಒಪ್ಪಲು ಮತ್ತು ವಿಶ್ವಾಸವಿಡಲು ಸಿದ್ಧನಾಗುವುದಿಲ್ಲ. ಆದರೆ ಈಗ ಸಂಭವಿಸಿದ್ದೆಲ್ಲವೂ ಆ ಗಡಿಬಿಡಿಯ ಕ್ಷಣಾದ ಭೂಮೆಯಿಂದ ಉಂಟಾಗಿರುವ ತಪ್ಪು!

ಪರಪರ ಬೀಸುವ ಗಾಳಿಯ ತಂಬಿನ ಸಾಂಕ್ಷೇಪಿಕ ಹೊರತಾಗಿಯೂ, ದೇಹದ ಕಂಪನವು ನಿಲ್ಲುವುದರ ಬದಲು ಮತ್ತು ಹೆಚ್ಚಾದಂತೆನಿಸಿತು.

ಸಂಕಟದಿಂದ ಪಾರಾಗುವ ಒಂದೇ ಒಂದು ಉಪಾಯ ಮೊಳೆಯಿತು. ಮುಂದೆ ಬರುವ ಮರೀನ್‌ನ್‌ಸ್ವೇಷನ್‌ನಲ್ಲಿ ಆಕೆ ತ್ವರಿತವಾಗಿ ಇಳಿದು ಎರಡನೆಯ ದರ್ಜೆಯ

ಮಹಿಳೆಯರ ಡಬ್ಬಿಯ ಕಡೆ ಓಡಬೇಕು. ಡಬ್ಬಿ ಅಕ್ಕಪಕ್ಕದಲ್ಲಿಯೇ ಎಲ್ಲೋ ಇರಬೇಕು. ಕಷ್ಟವೇನೆಂದರೆ ಲೋಕಲ್ ಗಾಡಿಯಿಂದ ಆ ಸಮಯದಲ್ಲಿ ಪ್ರಯಾಣ ಮಾಡುತ್ತಿರುವ ಕಾರಣ ಮಧ್ಯದ ಡಬ್ಬಿಯ ಸರಿಯಾದ ಅರಿವು ಅವಳಿಗಿಲ್ಲ. ಗಾಡಿಯನ್ನು ಬಿಟ್ಟರೆ ಪರಿಣಾಮ, ಮತ್ತು ಅರ್ಥಗಂಟೆಯ ತಡ. ಮತ್ತೆ ಯಾರದೂ ಅವಳಿಗೆ ಜಿಂತೆಯಿಲ್ಲ. ಜಿಂತೆಯಿರುವುದು ಕೇವಲ ಹಾಸಿಗೆ ಹಿಡಿದ ತಂದೆಯದು ಮಾತ್ರ. ಅವರ ಮಧ್ಯಾಹ್ನದ ಉಂಟದ ಜಿಂತೆ ಬೇರೆ. ಮಲ-ಮೂತ್ರ ಮಾಡಿಸಬೇಕಾಗುತ್ತಿತ್ತು.

ಮುಂಬಯಿ ಲೋಕಲ್ ಗಾಡಿಯ ವೇಗ ಹಿಡಿತಕ್ಕ ಸಿಗುವುದೇ ಇಲ್ಲ. ಗಾಡಿ ಪ್ಲಾಟ್‌ಫಾರ್ಮಿನಲ್ಲಿ ನಿಲ್ಲುವುದೂ ಇಲ್ಲ. ನಿಂತಿತು ನಿಂತಿತು ಅನ್ನುವ ಭ್ರಮೆ ಮುಟ್ಟಿಸಿ ಓಡಿಬಿಡುತ್ತದೆ. ಅಷ್ಟು ಅಲ್ಲ ಅವಧಿಯಲ್ಲಿ, ಅದರ ರಭಸದ ಗಳಿ ನಿಲ್ಲುವುದರೊಳಗೆ, ತಾನು ಹತ್ತಬೇಕಾದ ಡಬ್ಬಿಯನ್ನು ಮಡುಕಿ ಆ ಸಂದರ್ಭಿಯ ನಡುವೆ ಹತ್ತುವ-ಇಳಿಯುವ ಲೆಕ್ಕಾಚಾರದ ಮಧ್ಯೆ ಮೇಲೇರಿ ಮುಂದಿನ ಪ್ರಯಾಣವನ್ನು ಪೂರಣ ಮಾಡಬೇಕು. ದೂರವನ್ನು ನೋಡಿದರೆ ಮನುಷ್ಯನ ಕಾಲುಗಳು ರೆಕ್ಕೆಗಳಾಗಬೇಕಾದ ಅವಶ್ಯಕತೆ ಇದೆ. ಆಗ ಅವನು ಮನಸ್ಸಿಗೆ ಬಂದಾಗ ಅವುಗಳನ್ನು ಬಳಸಿಕೊಳ್ಳಬಹುದು. ರೆಕ್ಕೆಗಳು ಯಾಕೆ ಇರಲು ಸಾಧ್ಯವಿಲ್ಲ? ಅವಶ್ಯಕತೆ ಇಲ್ಲವಾಗುತ್ತೆ ಮನುಷ್ಯನ ಬಾಲ ಉದುರಿಹೋಯಿತು. ಅದು ಯಾವ ಕೆಲಸಕ್ಕೂ ಬಾರದಾಗಿತ್ತು. ಅವಶ್ಯಕತೆ ರೆಕ್ಕೆಗಳದು... ಅವಶ್ಯಕತೆಯೇ ಆವಿಷ್ಯಾರಗಳ ಜನನಿ ಅಲ್ಲವೇ?

ವಿಚಾರಗಳೇನೋ ಮನದಲ್ಲಿ ಮನೋರಂಜಕವಾಗಿ ಮೂಡಿಬಿಡುತ್ತಿದ್ದವು. ಆದರೆ ಬಾಯಿತೆರೆದು ನಿಂತಿರುವ ಸಮಸ್ಯೆಯ ಎದುರು ಅವಳು ಸಂತೋಷಗೊಳ್ಳಲು ಸಾಧ್ಯವಾಗಲಿಲ್ಲ.

ಹಳಗಳ ಮೇಲೆ ಧದಧದ ಸದ್ಯ ನಿಧಾನವಾಗುತ್ತಿರುವುದರ ಆಚೆ ಚಲನಚಿತ್ತದಂತೆ ವೇಗವಾಗಿ ಕಾಣುತ್ತಿದ್ದ ಬದಲಾವಣೆಗಳು ಅವಳನ್ನು ಎಚ್ಚರಿಸಿದವು. ಆಕಾಶವಾಣಿಭವನ ಸರಿದುಹೋಯಿತು. ಮರೀನ್ ಲೈನ್ ಇನ್ನೇನು ಬರಲಿತ್ತು. ಇಳಿಯಲು ಅವಳು ಹೊಂಕ ಕಟ್ಟಬೇಕು. ಇನ್ನೂಂದು ಪರ್ಯಾಯ ಕೂಡ ಇತ್ತು ಅವಳಿಗೆ – ಬಯಸಿದ ಡಬ್ಬಿ ಸಿಗದೆ ಹೋದರೆ ಅವಳು ಗಾಡಿಯನ್ನು ಬಿಡದೆ ಗಂಡಸರ ಡಬ್ಬಿಯಲ್ಲಿ ತೂರಿಕೊಳ್ಳುವುದು. ಹಷಾರ್ ಹೇಳಿದ ಫಾವುಸ್‌ಲಾದಿಂದ ಸಜ್ಜಾಗಿ ಹೊರಡದಿದ್ದರೇನಾಯಿತು! ಹೇಗಿದ್ದರೂ ಮಧ್ಯಾಹ್ನವಾಗುತ್ತಿದೆ. ಬಹುಶಃ ಸಂದರ್ಶಿ ಕಡಿಮೆ ಇರಬಹುದು. ಕಡಿಮೆ ಇರುವುದರ ಜೊತೆಗೆ ಸಭ್ಯರೂ ಇರಬಹುದು! ಸಭ್ಯ! ಸಂದರ್ಶಿ ವಿಶಾಲವಾಗಿರಬಹುದು ಅರ್ಥವಾ ಸ್ವಲ್ಪವೇ ಜನರಿಂದ ಕೂಡಿರಬಹುದು, ಅವಳ ಬೆರಳ ಉಗುರಿನ ಆಕ್ರಮಣ ಕಡಿಮೆಯದೇನೂ ಆಗಿರುವುದಿಲ್ಲ.

ಎಚ್ಚರಿಕೊಂಡಿಗೆ ಹ್ಯಾಂಡ್‌ಲ್ ಸಹಾಯದಿಂದ ದೇಹದ ಜೋಲಿ ಹಿಡಿದುಕೊಂಡು

ಬಾಗಿಲಿಗೆ ಜೋತುಬಿದ್ದು ಕತ್ತು ಉದ್ದಮಾಡಿ ಅವಳು ಪ್ಪಾಟೊಫಾರ್ಕ್ ಯಾವ ಕಡೆ ಬರುವುದೆಂಬುದನ್ನು ಅಂದಾಜು ಮಾಡುವ ಪ್ರಯತ್ನ ಮಾಡಿದಳು. ಗಾಳಿಯ ಬಲವಾದ ಅಪ್ಪಳಿಸುವಿಕೆ ಕೆಣ್ಣಗಳನ್ನು ಪೊರ್ಚ್ ತೆರೆಯಲೂ ಬಿಡುತ್ತಿರಲಿಲ್ಲ. ಆಮೇಯ ಚುರುಕೆನಿಂದ ಅವಳು ಕೆತ್ತನ್ನು ಹಿಂದಕ್ಕೆಳೆದುಹೊಂಡಳು. ಹಳಿಗಳ ನಡುವಳಿ ಅಂತರದ ಆಧಾರದ ಮೇಲೆ ತಾನು ಸರಿಯಾದ ದಿಕ್ಕಿನಲ್ಲಿಯೇ ನಿಂತಿರುವುದಾಗಿ ಅವಳಿಗೆ ಅನಿಸಿತು.

ಡಬ್ಬಿಯಿಂದ ಹೊರಗೆ ಹೆಚ್ಚೆಯಿಡುತ್ತಲೇ ಟಿಕೆಟ್ ಚಿಕರ್ ಎದುರಿಗೆ ಬಂದು ಕುಟಿಲವಾದ ದೃಷ್ಟಿಭಾಣ ಎಸೆದು ಕೇಳಿದಿದ್ದರೆ ಸಾಕು...

“ಟಿಕೆಟ್ ಪ್ಲೀಜ್”

ಟಿಕೆಟ್ ಚಿಕರ್ ಹಾಗೂ ಜಿಕ್ಕಂದಿನಲ್ಲಿ ಕೇಳಿದ ಘಟನೆ-ಕತ್ತೆಗಳ ಖಳನಾಯಕ ರಾಕ್ಸೆಸನಿಗೂ ಹೆಚ್ಚಿಗೆ ಅಂತರವೇನೂ ಕಾಣುತ್ತಿರಲಿಲ್ಲ. ಇಬ್ಬರೂ ಅಂತಯಾರ್ಮಿಗಳು. ಮತ್ತು ಅಕಸ್ಮಾತ್ತಾಗಿ ಎಲ್ಲಿಂದಲೋ ಯಾವಾಗಲೋ ಪ್ರಕಟವಾಗಿ ಕುತ್ತಿಗೆ ಹಿಚುಕುವ ಸಮರ್ಥರು.

ಪಿಂಚಾನಲ್ಲಿ ನೋಡಿದರೆ ಒಟ್ಟು ಇರುವ ಹಣ ಹೆಚ್ಚೆಂದರೆ ಮೂರು-ಮೂರುವರೆ ರೂಪಾಯಿ-ಮೂರೂ ಅಲ್ಲ... ಎರಡೂವರೆ ರೂಪಾಯಿ, ಹಣದ ತೊಂದರೆ-ಬಹಳವಾಗಿದ್ದರೆ ಹಾಗೆಯೇ ಪೈಸೆ ಪೈಸೆ ಲೆಕ್ಕ ಬಾಯಲ್ಲೇ ಇರುತ್ತದೆ. ಸಿಕ್ಕಿದ್ದರೆ ಮೂರುಪಟ್ಟು ದಂಡ ತುಂಬಬೇಕಾಗುವುದು. ತುಂಬಲಾರದ ಸ್ಥಿತಿಯಿದ್ದರೆ ಜ್ಯೇಶ್ವರಿ!

ಜ್ಯೇಶ್ವರಿಗೆ ಹೋಗುವ ವಿಚಾರದಿಂದಾಗಿಯೇ ಬೆನ್ನು ಹುರಿಯಿಂದ ನಡುಕ ಏದ್ದಿತು.

ಹನುಮಾನ್ ಚಾಲೀಸಾದ ನಾಲ್ಕೆದು ಚೌಪದಿಗಳನ್ನು ಬಿಟ್ಟರೆ ಅವಳಿಗೆ ಮತ್ತೇನೂ ನೆನಪಿಲ್ಲ. ಸಂಕಟ ವಿಮೋಚನನಾದರೂ ಆಪತ್ತಾಲದ ಸಹಾಯಕ್ಕಾಗಿ ಯಾಕೆ ಬಂದಾನು? ಬರದಿದ್ದರಿಲ್ಲ! ಬಾಲ್ಯದಲ್ಲಿ ತಂದೆಯ ನಿರಂತರ ಜೆದರಿಕೆಯ ಹೊರತಾಗಿಯೂ ಅವಳು ಹನುಮಾನ ಚಾಲೀಸಾದ ಕಂತಪಾಠ ಮಾಡಲಾಗಿರಲಿಲ್ಲ. ಈಗೆಲ್ಲಿ ಮುಣ್ಣಿ ನೆನಪು ಮಾಡಿಕೊಳ್ಳುತ್ತಾಳೆ! ತನಗೆ ತಾನೇ ಸಹಾಯ ಮಾಡಿಕೊಳ್ಳುವವರು ಅವಳು. ಗಾಡಿ ನಿಧಾನವಾಗುತ್ತಲೇ ಅವಳು ದೇಹವನ್ನು ಸಂಭಾಳಿಸಿಕೊಂಡು ಎಚ್ಚರಿಕೆಯಿಂದ ಪ್ಪಾಟೊಫಾರ್ಕ್‌ಗೆ ಜಿಗಿಯಬೇಕು, ಮತ್ತು ರೈಲು ಕಾಯುತ್ತ ನಿಂತ ಜನಸಂದರ್ಭಿಯ ಮಧ್ಯ ಸೇರಿಕೊಂಡು ಬಿಡಬೇಕು, ಅವರಲ್ಲಿಯೇ ಇವಳೂ ಬಬ್ಬಿಕು ಎನ್ನುವ ರೀತಿಯಲ್ಲಿ ಮುಖಿದ ಮೇಲೆ ಭಾವನೆಗಳನ್ನು ತಂದುಕೊಂಡು ನಿಂತುಬಿಡಬೇಕು ಎಂದು ನಿರ್ಧರಿಸಿಕೊಂಡಳು. ಸುರಕ್ಷಿತವಾಗಿ ಬಚಾವಾಗುವ ಈ ವಿಕಟ ಉಪಾಯವಾದ ಪ್ಪಾಟೊಫಾರ್ಕ್ ಮೇಲೆ ಜಿಗಿಯುವ ಅಪಾಯದ ಕಲ್ಪನೆ ಮಾತ್ರದಿಂದ ಕಳಬಿಕೊಳ್ಳುವ ಮನಸ್ಸಿತಿ ಉಂಟಾಯಿತು. ಲಾಕಪ್ಪಾದರೆ ಆಗಲಿ. ಕನಿಷ್ಠಪಟ್ಟಕ್ಕೆ-ಕಾಲಾದರೂ ಶಾಬೀತ ಉಳಿಯುವ ಗ್ಯಾರಂಟಿ ಇದೆಯಲ್ಲ.

ಶಿಪ್ಪೆಳ ಸುಳಿನ ಹಾಗೆ ಪ್ಲಾಟ್‌ಫಾರ್ಮನ ಅಂಚನ್ನು ಸ್ವತ್ಯಿಸುತ್ತಿರುತ್ತೇ ಲೋಕಲ್‌ನ ವೇಗ ಕಡಿಮೆಯಾದದ್ದು ಚಾಟಿಯೇಟು ತಿಂದ ಎತ್ತಿನಹಾಗೆ ಕಸಿವಿಸಿಪೆಡುತ್ತ ಮತ್ತೆ ವೇಗವಾಗಿ ಓಡತೊಡಗಿತು. ಆಕೆಗೆ ಆಫಾತವಾಯಿತು. ಗಾಡಿಸೈಷನ್‌ನಲ್ಲಿ ಯಾಕೆ ನಿಲ್ಲಲಿಲ್ಲ? ಗಾಬರಿಗೊಂಡ ಆಕೆ ಸೀಟಿನ ಕಡೆ ಹಿಂತಿರುಗಿದಳು. ಒಬ್ಬ ಸಂಪನ್ಮೂಲ ಬಳ್ಳಿಯವಳಂತೆ ಕಾಣುವ ಮುಹಿಳೆಯೊಬ್ಬಳು ಇವಳ ಚಲನವಲನವನ್ನೇ ಗಮನಿಸುತ್ತಿರುವುದನ್ನು ಕಂಡು ಆಕೆ ಅವಳೂಡನೆ ಕೇಳಿದಳು

“ಮರೀನ ಲೈನ್‌ನಲ್ಲಿ ಗಾಡಿ ನಿಲ್ಲಲೇ ಇಲ್ಲ...?”

“ಫಾಸ್ಟ್ ಟ್ರೈನ್ ಇದು!”

“ಘ...ಹ... ಫಾಸ್ಟ್? ಜನರೋಡ್‌ನಲ್ಲಿ ನಿಲ್ಲುತ್ತಲುವಾ?” –ಕೇಳುತ್ತ ಆಕೆ ತೊದಲಿದಳು. ಎಲ್ಲ ಸೈಷನ್‌ಗಳಲ್ಲಿ ನಿಲ್ಲುವ ಗಾಡಿಯೂ ಎಷ್ಟೋ ಬಾರಿ ಚಿಕ್ಕ ಸೈಷನ್‌ದಲ್ಲಿ ನಿಲ್ಲುವುದೇ ಇಲ್ಲ.

ಪ್ರತ್ಯುತ್ತರವಾಗಿ ಮುಹಿಳೆ ಸಹಾನುಭೂತಿಯಿಂದ ನೋಡುತ್ತ ನಕಾರಾತ್ಮಕವಾಗಿ ತಲೆ ಆಡಿಸಿದಳು. ನಂತರ ಅವಳ ಮೂಲನವಾದ ಮುಖ ನೋಡಿ, ಅವಳ ಚಿಂತೆಯನ್ನು ತಿಳಿಯುವ ಅವಶ್ಯಕತೆಯಿಂದ ಮೃದು ಸ್ವರದಲ್ಲಿ ಕೇಳಿದಳು.

“ಎಲ್ಲ ಇಳಿಯಬೇಕಾಗಿದೆ?”

ಪ್ರಶ್ನೆಯೊಂದಿಗೇ ಅವಳು ಈಕೆಯ ಹೌಹಾರಿದ ಲಕ್ಷ್ಮಣದಿಂದಾಗಿ ಜಾಗೃತಳಾದಳು. ಯಾಕೆಂದರೆ ತಲೆ ಸುತ್ತಿ ಬಂದು ಯಾವ ಕ್ಷೇತ್ರದಲ್ಲಿಯಾದರೂ ಬೀಳಬಹುದಾದಪ್ಪು ಆಕೆ ಗಾಬರಿಯಾಗಿರುವುದು ಅವಳ ಲಕ್ಷ್ಮೀಕ್ಕೆ ಬಂತು. ತಾನು ಕುಳಿತ ಸ್ಥಳದಲ್ಲಿಯೇ ಮುದುರಿಕೊಂಡು ಆಕೆ ಇವಳಿಗೆ ಕುಳಿತುಕೊಳ್ಳಲು ಸ್ಥಳ ಮಾಡಿಕೊಟ್ಟಳು. ಅವಳ ಉದಾರತೆಯಿಂದಾಗಿ ಅಗಲವಾಗಿ ಕುಳಿತುಕೊಂಡಿದ್ದ ಇತರ ಮಹಿಳಾ ಪ್ರಯಾಣಕರಿಗೂ, ಅವರಿಗೆ ಇಪ್ಪಿಟಿಲ್‌ದಿದ್ದರೂ, ಮುದುರಿಕೊಳ್ಳುವುದನ್ನು ಅನಿವಾರ್ಯಗೊಳಿಸಿತು. ಆದರೆ ಅವರು ಕಣ್ಣಿ ಕೊನೆಯಿಂದಲೇ ಅವಳನ್ನು ನೋಡುತ್ತ. ಆ ಮಹಿಳೆ ಈಕೆಗೆ ಸ್ಥಳ ಮಾಡಿಕೊಡುತ್ತಿರುವುದು ಸಾಂಕ್ರಾಮಿಕ ರೋಗಿಯೊಬ್ಬಳಿಗೆ ಚಿಕಿತ್ಸೆ ಮಾಡಿಸುತ್ತಿರುವಂತೆ ತಮಗೆ ಅಪ್ರಿಯವಾಗಿದೆ ಎಂಬ ಸ್ವಷ್ಟ ಸಂಕೇತ ನೀಡಿದರು. ಅದು ಸಾಭಾವಿಕವಾಗಿತ್ತು – ಹೀಗೆ ಮುದುಡಿ ಕೂರಲಿಂದೇನೂ ಅವರು ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿಲ್ಲವ್ಯಾ!

ಸಂದಿಗ್ಗದ ಪೆಂಡ್‌ಹೂಲವ್ಯಾ ಆದ ಅವಳು ಒಂಟಿ ಎಲುಬಿನವಳಂತೆ ಮುದುಡಿಕೊಂಡು ಬಹುತೇಕ ಶೂನ್ಯಳಾದವಳಂತೆ ಅವರ ನಡುವೆ ಕರಗಿಹೋದಳು. ತಾನು ಕುಳಿತುಕೊಳ್ಳುವುದು ಅವಳಿಗೆ ಅವಶ್ಯಕವಾಗಿತ್ತೇನೋ ನಿಜ, ಆದರೆ ಆ ಮಹಿಳೆಯ ಜೀದಾಯ್ದಿಂದಾಗಿ ಅಲ್ಲ. ಕುಳಿತುಕೊಂಡ ಮೇಲೆಯೇ, ಬಾಯಿತೆರೆಯಲು ಸಾಧ್ಯವಾಯಿತು.

“ಸಾಂತಾಪುಜ್ಞ?”

“ಸಾಂತಾಪುಜ್ಞ”ಗೆ ಈ ಗಾಡಿ ನಿಲ್ಲೋದಿಲ್ಲ. ಹೇಳಿದೆನಲ್ಲ ಇದು ಘಾಸ್ಟ್ ಟ್ರೇನ್ ಅಂತ. ಕೇವಲ ಇದು ಸ್ವಾಸ್ಥ್ ಇವೆ ಇದಕ್ಕೆ ಬಾಂಬೆ ಸೆಂಟ್ರಲ್, ದಾದರ್, ಬಾಂದ್ರಾ, ಅಂಧೇರಿ, ಬೋರಿವಿಲೆ.”

ಹುಳುತುಕೊಳ್ಳಲು ಸೌಕರ್ಯ ಸಿಕ್ಕಿದ್ದರಿಂದ ಉಂಟಾದ ಸಮಾಧಾನ ಮತ್ತೆ ಅವಳನ್ನು ಕಂಗಡಿಸಿತು. ಅದನ್ನು ಬಚ್ಚಿಟ್ಟುಕೊಳ್ಳುವುದೂ ಅವಳಿಗೆ ಸಾಧ್ಯವಾಗಲಿಲ್ಲ.

“ಅಪ್ರೋಂದು ಚಿಂತಪಡುವ ಅವಶ್ಯಕತೆಯಿಲ್ಲ. ದಾದರನಲ್ಲಿ ಇಂದು ಗಾಡಿ ಬದಲಿಸು” ಸಹಾನುಭೂತಿಯ ದನಿಯಲ್ಲಿ ಆ ಮಹಿಳೆ ಧ್ಯೇಯ ತುಂಬಿದಳು.

“ದಾದರ ಇಳಿಯುವುದು ಸರಿಯಲ್ಲ, ನನ್ನ ಬಳಿ ಇರೋ ಟಿಕೆಟ್ ಎರಡನೆಯ ರಚೆಯಿದು. ಬಾಂಬೆ ಸೆಂಟ್ರಲ್ ನಲ್ಲಿ ಎಲ್ಲಾದರೂ ಟಿ.ಸಿ. ಹತ್ತಿ ಬಂದರೆ....” ಹಿಂಜರಿಕೆಯ ಹೊರತಾಗಿಯೂ ವಾಸ್ತವಿಕತೆ ಬಾಯಿಂದ ಹೊರಬಿತ್ತು.

“ಹಾಗಾದರೆ ಬಾಂಬೆ ಸೆಂಟ್ರಲ್ ನಲ್ಲಿ ಇಂದುಬಿಡು. ಆದರೆ ಆತ್ಮವಿಶ್ವಾಸದಿಂದ ಕೂತುಕೋ... ಚಲಿಸ್ತೂ ಇರೋ ಗಾಡಿಯಲ್ಲಿ ಟಿ.ಸಿ. ಬರಲಿಕ್ಕಿಲ್ಲ. ಹಾಗೆನ್ನೀ ಅವನು ಬಂದರೂ ನಿಶ್ಚಿಂತಳಾಗಿರು, ದಂಡವನ್ನು ನಾನು ಕಟ್ಟುತ್ತೇನೆ... ಆಯಿತಾ! ಓದ್ದಿದೀಯಾ ನೀನು?”

“ಹೋದು...” ಸಂಹೋಚದ ಹೊಲಿಗೆ ಬಿಚ್ಚಿತು. ಒಮ್ಮೆಲೇ ಅವಳಿಗೆ ವಿಚಾರಬಂತು, ಎಚ್ಚರವಿಲ್ಲದೆ ಆಕೆ ತಪ್ಪು ಉತ್ತರಹೊಟ್ಟಿದ್ದಾಳೆ. ಹೇಳಿದಳು—“ಅಂದರೆ, ಕಳೆದ ವರ್ಷ ಮಿರೋಬಾಯಿ ಕಾಲೇಜಿನಿಂದ ಬಿ.ಎ. ಪಾಟ್‌ ಟೂ ಮಾಡಿದ್ದೇನೆ ನಾನು. ಈಗ ಈವನಿಂಗ್ ಕಾಲೇಜು ಸೇರಿ ಶಿಕ್ಷಣ ಮುಂದುವರಿಸುವ ಇಚ್ಛೆಯಿದೆ.”

“ಒಮ್ಮೋ... ಹಾಗಾದರೆ ನೋಕರಿ ಮಾಡಿರಬಹುದು...”

“ಇಲ್ಲ, ನೋಕರಿ ಹುಡುಕುತ್ತಿದ್ದೇನೆ...”

ಮ್ಯಾ ಬಿಸಿಯಾಗಿ ಬೆವರಿದ ಅಂಗ್ರೇಜನ್ನು ಅವಳು ನಮಸ್ಕಾರದ ರೀತಿಯಲ್ಲಿ ಜೋಡಿಸಿ ತಿಕ್ಕಿದಳು. ಬೆರಳುಗಳನ್ನು ಒಂದರೊಳಗೊಂದು ಹೆಣೆದುಕೊಂಡು ಮುಷ್ಟಿಗೊಳಿಸಿದಳು.

ಧ್ಯೇಯ ಕೆಲವು ಮೆಟ್ಟಿಲು ಮೇಲೆ ಜಾರಿತು.

“ಈಗಿನನ್ನು ಓದುವ ವಯಸ್ಸು ನಿನ್ನದು... ನೋಕರಿ ಹೂಡುವ ಅವಶ್ಯಕತೆ ಏನು ಬಿದ್ದಿದೆ?” ಪ್ರಶ್ನೆ ಕೇಳಿದ ಮೇಲೆ ಬಹುಶಃ ಅವಳು ಸಂಹೋಚಪಟ್ಟುಕೊಂಡಳು. ಒಬ್ಬ ಮುಗ್ದ, ಭೂಮೆಯಿಂದಾಗಿ ತಪ್ಪು ಡಬ್ಬಾ ಹತ್ತಿರುವ, ಗಾಬರಿಗೊಂಡ ಹೂಡುಗಿಯೋಡನೆ, ಅವಳಿಗೆ ಯಾವ ಅಧಿಕಾರವೂ ಇಲ್ಲದ ತೀರ ಖಾಸಗಿಯಾದ ಪ್ರಶ್ನೆ ಕೇಳುತ್ತಿದ್ದಾಳೆ. “ಅಂದರೆ ನನ್ನಫರ್, ನೀನು ಈಗಲೂ ನಿನ್ನ ಓದನ್ನು

ಪ್ರಾರ್ಥನೆಗೊಳಿಸಬೇಕು. ನೋಕರಿ ಮಾಡಲು ಮುಂದೆ ಇಡೀ ಆಯುಷ್ಯ ಇದೆ.”

ತನು ಹೊತ್ತಿನ ಹೊದಲು ಸಂದಿಗ್ಧದಿಂದಾಗಿ ಕತ್ತರಿಸಿದ ಕೊಂಡಿ ಈಗ ಒಮ್ಮೆಲೇ ಹತ್ತಿರವಾಗಿತ್ತೊಡಗಿತ್ತು. ಲೋಕಲ್‌ನಲ್ಲಿ ಸಿಕ್ಕ ಯಾವುದೋ ಸಹ್ಯದಯ ಮಹಿಳೆಯ ಸಹಾನುಭೂತಿಯ ಭಾವಕತೆಯಿಂದ ಮಟ್ಟಿದ ಕ್ಷೇತ್ರಕ ಸಾಮೀಪ್ಯದ ಒತ್ತಡಕ್ಕೆ ಸಿಲುಕೆ, ಮನೆಯ ಕರಿಣ ಪರಿಸ್ಥಿತಿಗಳನ್ನು, ಅಭಾವಗಳನ್ನು ಹಾಗೂ ಅಭಾವದ ಒತ್ತಡದ ಹೊಡೆತಕ್ಕೆ ಸಿಕ್ಕು ನಜ್ಞಗುಜ್ಜಾದ, ಹಳಿತಪ್ಪಿದ ಬದುಕಿನ ಗಂಟನ್ನು ಬಿಚ್ಚಲೇ?

ಹೇಳಲೇನೋ ಆಕೆ ಸುಳ್ಳ ಕಾರಣಗಳನ್ನು ಹೊಸೆಯಬಹುದು. ಆದರೆ ಯಾರಾದರೂ ಗೊತ್ತಿದ್ದೋ—ಗೊತ್ತಿಲ್ಲದೆಯೋ ಅಕಸ್ಮಾತ್ತಾಗಿ ತನ್ನ ಮೇಲೆ ಮುರಿದುಬಿದ್ದ ಸಂಕಟಕ್ಕೆ ಸ್ವಂದಿಸಿ ಸಹಜ ಸಂವೇದನಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಿ, ತಾನು ಬಂಡಿಯಲ್ಲ ಎಂಬ ಅನುಭವವನ್ನು ಮಟ್ಟಿಸಿದಾಗ, ಸುಳ್ಳಹೇಳುವುದು ಕಷ್ಟವ್ಯೋ ಅಲ್ಲ, ಅಸಂಭವವೂ ಆಗುತ್ತದೆ. ತೆರೆದು ಹೇಳಿಬಿಡುವುದರಲ್ಲಿ ತೊಂದರೆಯೇನೂ ಇಲ್ಲ. ಬಾಂಬಿ ಸೆಂಟ್ರಲ್ ಬರುತ್ತಲೇ ಆಕೆ ಹೊರಗೆ ಹೋಗುತ್ತಾಳೆ, ಕೆಲಸಮಯದ ಆನಂತರ ಅವಳು ಅವಳ ನೆಲೆ ತಲುಪುತ್ತಾಳೆ. ಕೋಟಿ ಸಂಖ್ಯೆಯನ್ನು ದಾಟಿದ ಈ ಮಹಾನಗರದ ಜನಸಮುದಾಯದಲ್ಲಿ ಪುನಃ ಭೇಟಿಯಾಗುವ ಸಂಭವವೇ ಇಲ್ಲ.

“ಮನೆಯ ಯಜಮಾನರಾದ ಅಪ್ಪಾಜಿ ಅಕಸ್ಮಾತ್...” ಇದೇನು? ಹೇಳುತ್ತ ಹೇಳುತ್ತ ಅವಳು ಭಾವುಕಳಾಗಿ ಕಂತ ಕಟ್ಟಿ ಬಂದದ್ದಾದರೂ ಯಾಕೆ?

ಅವಳು ವಿಜಲಿತಳಾದುದನ್ನು ಕಂಡ ಆ ಮಹಿಳೆ ಅಪರಾಧಿಪ್ರಜ್ಞೆಯಿಂದ ವಿನ್ಯಾಖಾದಳು.

“ಸಾರಿ....! ನಾನು ಕೇಳಬಾರದಾಗಿತ್ತು....”

ಅವಳು ತಪ್ಪ ಕಲ್ಪನೆ ಮಾಡಿದ್ದನ್ನು ಅರಿತ ಈಕೆ ವಸ್ತುಸ್ಥಿತಿಯನ್ನು ಸ್ವಷ್ಟಗೊಳಿಸಿದಳು.

“ಇಲ್ಲ... ಹಾಗೇನೂ ಆಗಿಲ್ಲ. ಅಪ್ಪಾಜಿ ನಮ್ಮ ಮದ್ದೆ ಇದಾರೆ. ಇಷ್ಟೇ, ಅವರ ಬಲಭಾಗದ ಅಂಗಗಳಿಗೆ ಲಕ್ಷ್ಯ ಹೊಡೆದಿದೆ....!”

“ಓವೊ” ಅವಳು ಕರುಣೆ ತುಂಬಿ ಹೇಳಿದಳು—“ಮನೆಯಲ್ಲಿ ನೀನೇ ಹಿರಿಯವಳಾ?”

“ಹಾಂ, ನನ್ನ ನಂತರ ಇಬ್ಬರು ತಮ್ಮ—ತಂಗಿಯರಿದ್ದಾರೆ”. ತಮ್ಮ—ತಂಗಿ ಇದ್ದಾರೆಯೇ ಎಂದೇನೂ ಅವಳು ಕೇಳಿರಲ್ಲಿ. ಆದರೂ ಅವಳು ಸಹಜವಾಗಿ ಅವಳ ಹೇಳಿಕೊಂಡಿದ್ದಳು. ಈ ಸಹಜಭಾವನೆ ಮರುಕ್ಷಣವೇ ತನು ಅನುಚಿತವಾಯಿತೇನೋ ಎಂದೇನಿಸಿತು—ಬಹುಶಃ ಆಕೆಗೇ ತನ್ನ ದನಿ ಸಹಜತೆಗಿಂತ ಹೆಚ್ಚಾಗಿ ದಯನೀಯವಾದಂತೆ ಅನಿಸಕೊಡಗಿತ್ತು. ಅದರಲ್ಲಿ ಆತ್ಮಗೂರವವೆನ್ನುವುದೇನೂ ಉಳಿದೇ ಇಲ್ಲವೇನೋ ಅನಿಸಿತು. ತಾನು ಇಷ್ಟು ದೀನಳಾಗಬಾರದಿತ್ತು. ಅವಳು ಕೇಳಿದಪ್ಪಕ್ಕೆ ಸಂಪ್ರದ್ಯಾಪಿತಾಗಿ ಉತ್ತರ ಕೊಟ್ಟರೆ ಸಾಕಾಗಿತ್ತು. ತಾನಾಗಿಯೇ ತನ್ನ ಕಡೆಯಿಂದ ತನ್ನ ಜೀವನ ವೃತ್ತಾಂತವನ್ನು ಹೇಳಲು

ಆತುರಪಡುವದು ಅವ್ಯವಹಾರಿಕವಲ್ಲವೇ?

“ಇಬ್ಬರೂ ಓದುತ್ತಿರಬಹುದು... ಅಲ್ಲವಾ?”

ಉತ್ತರ ‘ಹಾಂ’ ಎಂದಿಷ್ಟೇ ಇರಬಹುದಾಗಿತ್ತು. ಆದರೆ ಅವಳ ಮಾತು ಗೇಣುದ್ದಾಗಿಬಿಟ್ಟಿತು.

“ಭಾರವಾದ ಶುಲ್ಕದಿಂದಾಗಿ ಅಮೃ ತಂಗಿಯನ್ನು ಇಂಗ್ಲಿಷ್ ಸ್ಕೂಲಿನಿಂದ ಬಿಡಿಸಿ ಹಿಂದೀ ಸ್ಕೂಲಿಗೆ ಹಾಕಿದ್ದಾಳೆ. ಅಂತೋ ಓದು ನಿಂತಿಲ್ಲ, ಅದೇ ದೊಡ್ಡದು!”

“ತಮ್ಮು?”

“ಅವನು ಇಂಗ್ಲಿಷ್ ಸ್ಕೂಲಿನಲ್ಲಿಯೇ ಓದುತ್ತಿದ್ದಾನೆ.”

“ವಿನು ಕೆಲಸ ಗೊತ್ತು ನಿನಗೆ?”

“ಟ್ರೈಟಿಂಗ್ – ಶಾಟ್‌ಹ್ಯಾಂಡ್..”

“ಸ್ವೀಡ್ ಎಷ್ಟಿದೆ?”

“ನಲವತ್ತರ ಆಸುಪಾಸು... ನನಗೆ ಗೊತ್ತು ನನ್ನ ಸ್ವೀಡ್ ಬಹಳ ಕಡಿಮೆ ಇದೆ. ಸ್ವೀಡ್ ಹೆಚ್ಸಿಸಿಕೊಳ್ಳೋ ಪ್ರಯತ್ನ ಮಾಡಿದೇನೆ. ನಿಜ ಹೇಳಬೇಕೆಂದರೆ, ಇತ್ತೀಚೆಗೆ ಟ್ರೈಟಿಂಗ್ ಸ್ಕೂಲಿಗೆ ರೆಸ್ಯೂಲರ್ ಹೋಗೋಂಡಕ್ಕೆ ಆಗಲೇ ಇಲ್ಲ. ಮನೆಯನ್ನು ನಡೆಸಿಕೊಂಡು ಹೋಗೋ ತೊಂದರೆಯಿಂದಾಗಿ ಮತ್ತೂ ಮತ್ತೂ ಕೆಲಸಗಳ ಒತ್ತಡದಲ್ಲಿ ಸಿಕ್ಕಬಿಡಿದ್ದೇನೆ...”

ಆ ಮಹಿಳೆಯ ಆಸಕ್ತಿ ಹೆಚ್ಚಿತು.

“ಅಂದರೆ...”

“ದಿನದಲ್ಲಿ ಒಂದೆರಡು ಘಾಲ್ ಹಚ್ಚುತ್ತೇನೆ. ‘ಶ್ರಮಜೀವಾ’ ಸಂಸ್ಥೆಯಲ್ಲಿ ಸುಮಾರು ನೂರು-ನೂರಿಷ್ಟತ್ತೇರು ಹಪ್ಪಳ ಲಟ್ಟಸುತ್ತೇನೆ. ಸಮಾಜ ಸೇವಕ ಶಾಹಬೇನ್ ಹೆಸರು ಕೇಳಿರಬಹುದು ನೀವು. ಎರಡು ಟೂಶನ್ ಪಾಠ ಮಾಡಿದೇನೆ. ನಾವು ಇರೋ ಪ್ರದೇಶದಲ್ಲಿನ ಜನಗಳಿಗೆ ಹೆಚ್ಚಿಗೆ ಹಣ ಕೊಡುವ ತಾಕತ್ತು ಇಲ್ಲ.”

“ನೋಕರಿ ಮತ್ತು ಓದು ಎರಡನ್ನೂ ಒಟ್ಟೊಟಿಗೇ ಮಾಡಬಲ್ಲೆಯಾ?”

ಆ ಮಹಿಳೆಯ ಒಳ್ಳೆಯತನ ಹಾಗೂ ಸಾಮಧ್ಯ ಅವಳನ್ನು ಸ್ವೀರಿಸಿತು.

“ಮಾಡಬಲ್ಲೆ! ಪರಿಶ್ರಮ ಮಾಡೋದರಲ್ಲಿ ನಾನು ಯಾವತ್ತೂ ಮೃಗಳನ್ನು ಮಾಡೋದಿಲ್ಲ. ಸಂಚೆಯ ಕ್ಲಾಸಿಗೆ ಈಗಾಗಲೇ ಸೇರಿರುತ್ತಿದ್ದೆ. ಅಡಚಣೆಯೊಂದೇ ನನ್ನನ್ನು ತಡೆಯಿತು... ಮತ್ತೆ ನನ್ನ ಒಂದು ವರ್ಷ ಹಾಳಾಯ್ತು-ಯಾಕೆಂದರೆ ಅಲ್ಲಿ ದಾಖಿಲಾಗಲು ನಾನು ನೋಕರಿಯ ಪ್ರಮಾಣಪತ್ರವನ್ನು ಜೊತೆಗಿಡಬೇಕಾದ್ದು ಅನಿವಾಯಿ. ಅಪ್ಪಬಿ ಆರೋಗ್ಯವಾಗಿದ್ದಿರ್ದರೆ ಎಲ್ಲಾದರೂ ಹೊಂದಿಸಿದ್ದರು.” ತನ್ನ ಮಾತಿನ ಕೊನೆಯ ಸಾಲಿನ ಬಗ್ಗೆ ಆಕೆಗೆ ಮನಸ್ಸಿನಲ್ಲಿಯೇ ನಗು ಬಂದಿತು. ತಪ್ಪು ತಕ್ಕವನ್ನು ಮುಂದಿಡುತ್ತಿದ್ದಾಳೆ. ಅಪ್ಪಬಿ ಆರೋಗ್ಯವಾಗಿದ್ದರೆ ಆಕೆಗೆ ಸಂಚೆಯ ಕ್ಲಾಸಿಗೆ ದಾಖಿಲಾಗುವ ಸಂದರ್ಭ

ಬರುತ್ತಿತ್ತಾ? ನಾಲ್ಕನೆಯ ಅಂತಹಿನ ಮಮತಾಳ ಹಾಗೆ, ಗರ್ವದಿಂದ ಎರಡನೇ ಅಂತಹಿನ ಮೆಟ್ಟಿಲುಗಳನ್ನು ಪೆನ್ನೀಲ್ ಅಟ್ಟೆಯ ಚಪ್ಪಲಿ ಧರಿಸಿ ಓಕಟಕ ಏರುತ್ತ ಕಾಲೇಜಿಗೆ ಹೋಗುತ್ತಿರಲಿಲ್ಲವಾ? ನಾಲ್ಕನೆಯ ಅಂತಹಿನ ಕರಮರಕರ ಅಂಟಿಯ ಮಗಳು ಮಮತಾ! ಇಬ್ಬರೂ ಒಂದೇ ಕ್ರಾಸಿನವರಲ್ಲವಾದರೂ ಒಂದೇ ಕಾಲೇಜಿನಲ್ಲಿದ್ದರು. ಮತ್ತು ನಿಯಮಿತವಾಗಿ ಇಬ್ಬರೂ ಜೊತೆಯಲ್ಲೇ ಬಸ್ ಹಿಡಿಯಲು ಹೊರಡುತ್ತಿದ್ದರು. ಮಮತಾ ಸರಿಯಾದ ಸಮಯಕ್ಕೆ ಸಿದ್ಧವಾಗಿ ಕೆಳಗಿಳಿದು ಬರುತ್ತಿದ್ದಳು ಮತ್ತು ಅವಳು ಬಾಗಿಲಿನ ಗಂಟಿಯ ಸ್ಥಿರ ಮೇಲೆ ಕೈ ಇಡುತ್ತೇ ಕಾಲೇಜಿಗೆ ಹೊರಡುವಸಮಯವಾಯಿತು ಎಂದು ಗೊತ್ತಾಗುತ್ತಿತ್ತು. ಆದರೆ ಒಮ್ಮೆಯೇ ಮಮತಾ ಬೆಲ್ ಬಾರಿಸಿದಾಗ ಅವಳು ಮನೆಯವರಲ್ಲಿರ ಸಲುವಾಗಿ ತವಾ ಮೇಲೆ ಪರಾತಾ ಬೇಯಿಸುತ್ತಿರುತ್ತಿದ್ದಳು.

ಅದೇ ಮಮತಾ ಈಗಲೂ ಮನೆಗೆ ಬರುತ್ತಿರುತ್ತಾಳೆ. ಆದರೆ ಕರಕಮರಕರ ಅಂಟಿ ತನ್ನ ಯಾವುದಾದರೂ ಹೊಸ ಸೀರೆಗೆ ಘಾಲ್ ಹಚ್ಚಿಸಬೇಕಾದಾಗ ಮಮತಾಳ ಜೊತೆ ಕಳಿಸಿಕೊಡುತ್ತಿದ್ದಳು. ಸೀರೆಯನ್ನು ತಂದ ಮಮತಾ ತನ್ನ ಗೆಳತಿಯೊಡನ್ನಲ್ಲ, ಯಾವುದೋ ಸಂಬಂಧವಿಲ್ಲದ ಅಂಗಡಿಕಾರನ ಎದುರು ನಿಂತಿದ್ದಾಳೇನೋ ಅನ್ನವ ಹಾಗೆ ಒಂದ್ದೆವರು ಉಪದೇಶ ಮಾಡುತ್ತಿದ್ದಳು.

“ಅಂಚು ದಪ್ಪ ಮಾಡಬೇಂದ... ತಿಳಿತಾ? ಮತ್ತೆ ಕೇಳು, ನಿರಿಗೆ ಯಾಕೆ ಉಂಟಾಗುತ್ತದೆ ಘಾಲ್ನಲ್ಲಿ?....

“ನಿನ್ನ ಹೆಸರನ್ನು ಕೇಳಲೇ ಇಲ್ಲ” ಸ್ವಲ್ಪ ಹೊತ್ತು ವಿಚಾರಮಗ್ನಿಂದ ನಂತರ ಒಮ್ಮೆಲೇ ಆ ಮಹಿಳೆ ಕೇಳಿದಳು.

“ಮೇಡಂ, ನಮಿತಾ ಪಾಂಡ ಅಂತ... ನಮಿತಾ ದೇವೀಶಂಕರ ಪಾಂಡೇಯ”.
ಅವಳು ತತ್ತರತೆಯಿಂದ ತಪ್ಪನ್ನು ತಿದ್ದಿ ಹೇಳಿದಳು-ಯಾವುದೋ ಇಂಟರ್‌ವ್ಯಾನಲ್ಲಿ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾಳೋ ಅನ್ನವಂತೆ.

“ಎಲ್ಲಿಯಾದರೂ ನೋಕರಿಗೆ ಪ್ರಯತ್ನ ಮಾಡಿದೀಯಾ?”

ಅವಳನ್ನು ಆವರಿಸಿದ್ದ ಉತ್ಸಾಹ-ಹುರುಪು ಪೆಟ್ಟು ತಿಂದು ಉರುಳಿದಂತಾಯಿತು. ಆಕ್ಷೇತ ಹಚ್ಚಿತು.

“ಎಂಪ್ಲಾಯ್ ಮೆಂಟ್ ಆಫ್‌ಸಿನಲ್ಲಿ ಮೂರು ತಿಂಗಳ ಹಿಂದೆಯೇ ಹೆಸರು ದಾಖಿಲು ಮಾಡಿದೇನೆ. ಈವರೆಗೆ ಎಲ್ಲಿಂದಲೂ ಕರೆ ಬಂದಿಲ್ಲ. ನಿರಘರ್ವಕವಾಗಿ ಸುತ್ತು ಹಾಕೋದಂತೂ ಇದ್ದೇ ಇದೆ.”

“ಜನರನ್ನು ಮೂಲ್ಯರನ್ನಾಗಿಸಲು ಸರಕಾರದ ನಾಟಕ ಅಷ್ಟೇ ಮತ್ತೇನಿಲ್ಲ!”
ಅವಳ ಬಿನ್ನತೆಯನ್ನು ಕಡಿಮೆಮಾಡಲು ಹೇಳಿದಳು ಆ ಮಹಿಳೆ.

ಹಿತವೆನಿಸಿತು.

ಮನಸ್ಸಿಗೆ ಅನಿಸಿತು, ಪರಿಚಯ ಇರ್ಮೈಲು ಬೆಳೆದಮೇಲೆ ಅವಳನ್ನು ‘ಆಂಟಿ’ ಎಂದು ಸಂಭೋಧಿಸದಿರಲು ಸಾಧ್ಯವಾಗಲಿಲ್ಲ. ಆದರೆ ಎಲ್ಲರಿಗೂ ಸಾಮಾನ್ಯವಾದ ಈ ಸಂಭೋಧನೆ ಅವಳ ಗೌರವಕ್ಕೆ ಸರಿಯಲ್ಲ ಅನಿಸಿತು ಮತ್ತು ‘ಮೇಡಮ್’ ಎಂಬ ಶಬ್ದ ಬಾಯಿ ತುದಿಗೆ ಬಂದರೂ, ಅಶ್ಲೀಯತೆಯ ಭಾರವನ್ನು ಹೊರಲು ಅದು ಅಸಮರ್ಥವನ್ನಿಸಿತು – ಬರೀ ಜೈಪಚಾರಿಕವೆನ್ನುವಂತೆ.

“ನೋಡೋಣ ಏನಾಗುತ್ತೇ ಅಂತ. ಇಂದು ಮತ್ತೊಮ್ಮೆ ಆಸೆ ಹುಟ್ಟಿಸಿದ್ದಾರೆ ಅವರು.”

“ದೂರದ ಕನಸು! ಅಲ್ಲಿಂದಾನೇ ಬರ್ತಿದೀಯಾ?”

“ಹೂಂ”

“ಆಗಲೇ ತಪ್ಪಿ ಜಾಗಕ್ಕೆ ಹತ್ತಿದೀಯ. ಆಸೆ ಸ್ವಲ್ಪ ಹೆಚ್ಚಿಗೆ ಆತಂಕವನ್ನು ಉಂಟುಮಾಡಿರಬಹುದು....”

ಆ ಮಹಿಳೆ ಘಕ್ಕನೇ ತುಸು ನಕ್ಕಣು. ಜುಗಲಬಂದಿಯಾಗಿ ಇವಳೂ ತುಟೆ ಅಗಲಿಸಿದಳು.

ನಗು ಸ್ವಲ್ಪ ಹಗುರ ಮಾಡಿತು. ಅಕ್ಕಪಕ್ಕದ ಹೆಂಗಸರು ಇವರು ನಕ್ಕಾಗ ಬೆಳ್ಳಿದ್ದರು. ಅವರು ಇವರಿಬ್ಬರ ಬಗೆಗೆ ಅಲೋಚಿಸಿರಬಹುದು. ಎಷ್ಟು ವಿಚಿತ್ರ ಇದ್ದಾರೆ ಈ ಇಬ್ಬರೂ ಎಂದು ಯೋಚಿಸಿಯೇ ಯೋಚಿಸಿರುತ್ತಾರೆ. ಈಗ ಸ್ವಲ್ಪ ಹೊತ್ತಿನ ಮೊದಲು ಭೇಟಿಯಾಯಿತು ಇಬ್ಬರೂ. ಈಗ ನೋಡಿದರೆ ವರ್ಷಾನುಗಟ್ಟಲೇ ಹಿಂದಿನಿಂದ ಗಾಢವಾದ ಪರಿಚಿತರೇನೋ ಅನುವ ಹಾಗಿದಾರೆ!

“ನೋಡು ನಮಿತಾ, ನಿನಗೆ ನೋಕರಿ ಹೊಡಿಸೋದಕ್ಕೆ ನಾನೂ ಏನಾದರೂ ಸಹಾಯ ಮಾಡಬಲ್ಲೇನೇನೋ!” ಆತಂಕ ಮೂಡಿಸುತ್ತ ಆಕ ತನ್ನ ಬೆಲೆಬಾಳುವ ಚರ್ಮದ ಪರ್ವತನ್ನು ತೆರೆದು ತನ್ನ ಪರಿಚಯದ ಕಾಡುನ್ನು ಹೊರತೆಗೆದು ಅವಳ ಮುಂದೆ ಹಿಡಿದಳು. ಮತ್ತು ಸ್ವಲ್ಪ ಯೋಚಿಸುತ್ತ ಹೇಳಿದಳು—“ಆಂ... ನಾಳೆ... ಅಲ್ಲ, ನಾಡಿದ್ದು ಬೆಳಗೆ ಹತ್ತರಿಂದ ಹನ್ನೊಂದು ಗಂಟೆಯ ನಡುವೆ ಮೇಲಿರುವ ನಂಬರಿಗೆ ಪೋನ ಮಾಡು.” ಕಾಡುನ್ನು ಅವಳ ಕ್ಯಾಯಿಂದ ತೆಗೆದುಕೊಂಡು, ಎಲ್ಲಕ್ಕಿಂತ ಮೇಲಿದ್ದ ನಂಬರಿನ ಕೆಳಗೆ ಗೆರೆ ಎಳಿದಳು—“ಇಡಕ್ಕೆ”.

ಅವಳು ನಿರ್ದಿಷ್ಟ ಸಾಫನವನ್ನು ಬಾಗಿ ನೋಡಿದಳು. ಬಹಳ ಚಿಕ್ಕ ಅಕ್ಕರವನ್ನು ಅವಳು ದೃಷ್ಟಿಸುತ್ತಿದ್ದಿಲ್ಲ ಮಾತ್ರ ಓದಬಲ್ಲವಳಾಗಿದ್ದಳು.

ಅಂತರಂಗದಲ್ಲಿ ಪ್ರಸನ್ನಗೊಂಡ ಪಾತರಗಿತ್ತಿ ರಕ್ಕೆ ಬಡಿಯಿತು. ಬಸ್, ನೋಕರಿ ಬಂದು ತನ್ನ ಜೋಳಿಗೆಯಲ್ಲಿ ಬಿತ್ತು ಅನಿಸಿತು.

ಅವಿಶ್ವಾಸ ಪಡುತ್ತಿದ್ದು, ದೂರುತ್ತಿದ್ದು, ಅದರ ಅವಹೇಳನ ಮಾಡುತ್ತಿದ್ದ ಭಾಗ್ಯವು,

ವಾಸ್ತವವಾಗಿ ಎಲ್ಲಿಯೋ ಇದ್ದಿತು. ಇಂದು ಆಕಾಶಾತ್ಮಕಿ ಈ ಸಂಕಟದ ಗಳಿಗೆಯಲ್ಲಿ ಆ ಮಹಿಳೆಯ ರೂಪ ತಳೆದು ಅವಳನ್ನು ಉದ್ಧರಿಸಲು ಅವಳ ಪಕ್ಷದಲ್ಲಿಯೇ ಕೂರಿಸಿತ್ತು.

“ನೀವು ಹೇಳಿದರೆ, ನಿಮ್ಮ ವಿಳಾಸಕ್ಕೆ ಒಂದು ಅಳ್ಳಿಕೇಶನ್ ಬರೆದು ಕೆಳಿಸಲಾ?”
ಆ ಮಹಿಳೆ ಅವಳ ಅಧೀರತೆಯ ಬಗ್ಗೆ ಮುಗುಳುನಕ್ಕಿಳು.

“ಅದರ ಅವಶ್ಯಕತೆಯಿಲ್ಲ...”

ಆನಂತರ ಅವಳು ಕಿಟಕಿಯ ಹೊರಗೆ ಇಣಿಕೆ, ಮುಖಿ ತಿರುಗಿಸಿ ಎಚ್ಚರಿಕೆ ನೇಡಿದಳು.

“ಬಾಂಬೆ ಸೆಂಟ್ರುಲ್ ಹತ್ತಿರವಾಗ್ತು ಇದೆ. ಮತ್ತು ಗಮನವಿಟ್ಟು ಕೇಳು. ಇಳಿಯುವಾಗ ಟಿಕೆಚ್ಚೆ ಚಿಕರ್ಚೆ ಎದುರಾದರೆ ಸ್ವಲ್ಪವೂ ಗಾಬರಿಯಾಗಬೇಡ. ಹೊರಳಿ ಭಾ, ದಾದರ್ಜಾನಲ್ಲಿ ಇಳಿ. ದಂಡವನ್ನು ನಾನು ತುಂಬುತ್ತೇನೆ.”

“ಕೈಯಲ್ಲಿ ಹಿಡಿದ ಪರಿಚಯದ ಕಾಡ್ರನ್ನು ಕ್ಷಣದಲ್ಲಿ ಪರಿಸರ್ನೇಳಿಗೆ ಇಡುತ್ತು, ಅವಳು ಕೃತಜ್ಞತೆಯಿಂದ ಎದ್ದು ನಿಂತಳು. ಬಾಗಿಲಕಡೆ ಮುಂದುವರಿಯುವ ಮುನ್ನ ವಿನಮ್ಯತೆಯಿಂದ ಹೇಳಿದಳು.”

“ಪೋನ್‌ನಲ್ಲಿ ಗುರುತು ಹಿಡಿತೀರಲ್ಲವಾ ನನ್ನನ್ನು?”

“ನೀನು ನಮಿತಾ ಪಾಂಡೆ, ಮರೆತೆನಾ?”

ತಪ್ಪು ಮಾಡಿದನೇನೋ ಅನ್ನವಂತೆ ಅವಳು ನಾಚಿಕೆ ಪಟ್ಟಕೊಂಡಳು.

“ನಮಸ್ತೇ”

“ನಮಸ್ತೇ”

ಇದು ಭೂಮೆಯಲ್ಲ.. ಅವಳ ಸ್ವಿಗ್ರಹ ಮುಗುಳ್ಳನುವಿನಲ್ಲಿ ಏನೋ ವಿಶೇಷತೆಯಿದೆ - ಆರ್ಥಿಕವಾದ ತನ್ನತನದ ಅನುಭವ ಉಂಟಿಮಾಡುವ, ಹಾಗೂ ಅಭಯವನ್ನು ಕೊಡುವ ಏನೋ ಅಧ್ಯತ್ಮವಿದೆ....!

ಯಾವುದೋ ವಿಶಾಲವಾದ ಡಿಪಾಟ್‌ಎಂಟಲ್ ಸೆಕ್ಯೂರಿನ ಒಡತಿಯಾಗಿರಬಹುದು ಮತ್ತು ಅವಳ ಅಧೀನದಲ್ಲಿ ಐವತ್ತಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿರಬಹುದು ಅನಿಸಿತು.

ಪ್ರೌಡಕ್ಕೆಗಳನ್ನು ಮಾರಾಟ ಮಾಡುವವರಿಗೆ ಆತ್ಮವಿಶ್ವಾಸ ತುಂಬಿದ ಸಾಫ್ಟಿಯಾದ ಮೃದು ಮುಗುಳ್ಳಗೆ ಮತ್ತು ಧೈರ್ಯದ ಅವಶ್ಯಕತೆಯಿರುತ್ತದೆ. ಕೊಂಟರ್‌ನಲ್ಲಿ ಕೂತಿರುವ ವ್ಯಕ್ತಿಯ ಮುಖಿದ ಮೇಲೆ ಇರುವಂಥದೇ ಮುಗುಳ್ಳಗೆ, ಇವರ ಮುಖಿದ ಮೇಲೂ ಕಾಣಿಸುತ್ತದೆ. ಗಿರಾಕಿಯಲ್ಲಿ ಭರವಸೆ ಹುಟ್ಟಿಸುತ್ತೆ, ಅವರಲ್ಲಿ ಖಿರೀದಿಸಿದ ವಸ್ತುಗಳ ಗುಣಮಟ್ಟದ ಬಗೆಗೆ ನೂರಕ್ಕೆ ನೂರು ಗ್ರಾರಂಟಿ ಭಾವನೆಯನ್ನು ಹುಟ್ಟಿಸುತ್ತಾರೆ ಇವರು.

ಸಮಾಜ ಸೇವಕರು ಆಗಿರಬಹುದು ಅವರು!

ಸಮಾಜ ಸೇವಕ ಟ್ರೈನಿನಲ್ಲಿ ಪ್ರವಾಸ ಮಾಡಲಿ, ಅಥವಾ ಕಾಲುನಡಿಗೆಯಲ್ಲಿ ದಾರಿ ನಡೆಯಲಿ, ಯಾವುದೇ ಮೊಹಲ್ಲಾದ ಮೂಲಕ ಸಾಗುತ್ತಿರಲಿ, ಅಥವಾ ತನ್ನ ಮನೆಯಲ್ಲಿ ಒಗ್ಗರಣೆಯ ಘಾಟನ್ನು ಹೆಚ್ಚಿಸುತ್ತಿರಲಿ, ಅವಳ ಹರಿತವಾದ ಕ್ಷೇತ್ರೋಭದ್ರಿಂದ ಬಣ್ಣಗೆಟ್ಟಿ ಬರೆಯುವ ಮೇಜೂ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅವಳ ವಿಸ್ತರಿಸಿದ ಬಿಳುಪಿನ ಮೇಲೆ ಶೋಷಣೆ ಹಾಗೂ ಚಿಂತೆಯ ಮುದುದುವಿಕೆ, ಭಯಾಕ್ರಾಂತ ಲೇಖನ ಕೆತ್ತಿದಂತೆ ಕಾಣುತ್ತಿತ್ತು. ಆದರೆ ಇವಳು ಹಾಗಲ್ಲ.

ಉಹೂಂ! ಹಸಿಯ ಹಿಟ್ಟಿನ ಹಾಗೆ ವಿಸ್ತರಿಸುತ್ತಿರುವ ಈ ಪರಿಚಯವನ್ನು ಅವಳ ಭಕ್ತಿರಸದಿಂದ ಓತಪ್ರೋತವಾದ ಮನಸ್ಸು ಸಮಾಜಸೇವಕರಿಗೆ ಒಪ್ಪಿಕೊಳ್ಳಲು ಸಿದ್ಧವಾಗಲಿಲ್ಲ.

ಸಮಾಜ ಸೇವಕರು ಕಿವಿಯ ಓಲೆ ವಜ್ರದ್ವ್ಯಾ, ಮಾಂಸಲ ದೇಹದ ಮೇಲೆ ಬೆಲೆಬಾಳುವ ಅಭರಣ, ಪಾಬಿನ ಚ್ಯಾನ್ ಬಂಗಾರದ್ವ್ಯಾ ಆಗಿರಲು ಸಾಧ್ಯವಿಲ್ಲ. ಶಾಹಬೆನ್ ನೆನಪಿಗೆ ಬಂದರು. ಅವರೂ ಸಮಾಜಸೇವಕರಿಗೇ ಆಗಿದ್ದಾರೆ. ಶೋಷಿತರು, ಸಂಕಟಗ್ರಸ್ತರು, ಅವಶ್ಯಕತೆಯೊಳ್ಳವರೂ ಆದ ಹಂಗಸರನ್ನು ಸ್ವಾವಲಂಬಿಯನ್ನಾಗಿ ಮಾಡಲು ಅವರಿಗೆ ಹಪ್ಪಳ ಮಾಡುವ ಉದ್ಯೋಗವನ್ನು ಒದಗಿಸಿದ್ದರು. ಉದ್ದ್ವಾಜ, ಇಂಗ್ನು, ಹಪ್ಪಳದ ಖಾರದ ಮಸಾಲೆಯ ವಾಸನೆಯಿಂದ ಕೂಡಿದ ಶಾಹಬೆನ್ ಯಾವಾಗೇ ಕಾಣಲಿ, ಅವರ ದೇಹದ ಮೇಲೆ ಖಾದಿಯ ಬಿಳಿ ಸೀರೆ ಕಾಣುತ್ತಿತ್ತು. ಅವರನ್ನು ಸರಿಯಾಗಿ ವರ್ಣಿಸುವುದೂ ಸಾಧ್ಯವಿರಲಿಲ್ಲ. ಒಂದು ಪಾರಂಪರಿಕ ಲಕ್ಷ್ಮಣ ಮಾತ್ರ ಇದೆ-ದಪ್ಪನೆಯ ಒರಟು ಸೀರೆ, ಖಾದಿಯ ಉದ್ದ್ವಾಜೋಳಿನ ಜಂಪರ್, ಒಡಕು ಹಿಮ್ಮಡದ ಪಾದದಲ್ಲಿ ಒಂದು ಸಾಧಾರಣ ಸ್ಲಿಪರ್! ಅವಳಿಗೆ ಅನಿಸಿತು-ಶಾಹಬೆನ್ ಸ್ವಾತಂತ್ರ್ಯದ ದಿನಗಳ ಅವಶೇಷದ ಹಾಗೆ, ಉಪವಾಸದಿಂದ ಜೀರ್ಣ-ಶೀರ್ಣವಾದ ಸಮಾಜ ಸೇವಕರಿಗೆ ಒಮ್ಮೆಗೆ! ಲಯನ್-ಲಯನೆಸ್ ರೀತಿಯ ನವರತ್ನ ಕೆತ್ತಿದ ಒಡವೆ ಧರಿಸುವ ಸಮಾಜ ಸೇವಕ-ಸೇವಕರಿಗೆ ಒಮ್ಮೆಯರಂತಲ್ಲ!

ಅಂಗೈ ಮಣಿಗೆ ಕನ್ನಡಿಯೇಕೆ? ಕೆಳಗೆ ಇಳಿದ ನಂತರ ಅವಳ ವಿಸಿಟಿಂಗ್ ಕಾರ್ಡ್ ನೋಡಿದರಾಯಿತು. ಅವಳು ಕಾರ್ಡ್ ಕೊಟ್ಟ ತಕ್ಕಣ ಓದುವುದು ತಿಷ್ಣಾಜಾರವಲ್ಲ. ಹಾಗೆಂದೇ ಈವರೆಗೆ ಓದುವ ಕೆಲಸ ಮಾಡಿರಲಿಲ್ಲ.

ಬೆನ್ನು ಹಿಂದೆ ಯಾವುದೇ ಬೇರೆ ಪ್ರಯಾಣಿಕರ ಸದ್ವಿರಲಿಲ್ಲ.

ಇಷ್ಟು ಸುಲಭವಾಗಿ ಎರಡನೆಯ ದರ್ಜೆಯ ಡಬ್ಲಿಯಲ್ಲಿ ಏರುವುದಾಗಲಿ, ಇಳಿಯುವುದಾಗಲಿ ಸಾಧ್ಯವಿರಲಿಲ್ಲ. ಏರಲು ಇಳಿಯಲು ಮೊದಲು ಕುಸ್ತಿ ಮಾಡಬೇಕಾಗುತ್ತದೆ. ಸಂದರ್ಶಿಯು ಇರುವೆಯ ಹಾಗೆ ನಿರ್ದಯವಾಗಿ ದಬ್ಬಿ ಒಳಗೆ ತೂರುತ್ತದೆ, ಅದೇ ರೀತಿಯಲ್ಲಿ ಕೆಳಗೆ ತಳ್ಳುತ್ತದೆ.

ಬಾಗಿಲ ಹ್ಯಾಂಡಲ್ ಮೇಲೆ ಮುಸ್ಟಿಯ ಹಿಡಿತ ಮೊದಲಿನಂತೆ ಜಾಗೃತವಾಗಿರಲಿಲ್ಲ. ಹೃದಯದಲ್ಲಿ ಟಿ.ಸಿ. ಭೇಟಿಯಾಗುವ ದುಕುಡುಕಿ ಗಾಬರಿಯೆಬ್ಬಿಸಲಿಲ್ಲ.

ಗಾಡಿ ನಿಥಾನಾಯಿತು. ನಿಂತಿತು. ಆರಾಮಾಗಿ ಇಳಿದು ಆಕೆ ಪ್ಲಾಟ್‌ಫಾರ್ಮ್‌ ಮೇಲೆ ನಿಂತಜು.

ಕೆಳಗಿಳಿಯವಾಗ ಅವಳ ಮಗ್ಗಲಲ್ಲಿ ಕೇವಲ ಒಬ್ಬ ಮಹಿಳೆ ಡಬ್ಬಿಯಲ್ಲಿ ಪ್ರವೇಶಿಸಿದಳು.

ಬಾಗಿಲ ಮೂಲಕ ಇಳಿಯತ್ತಿದ್ದಾಗೆ, ಮೇಲೇರುತ್ತಿರ್ದ ಆ ಮಹಿಳೆ ಇವಳನ್ನು ಕಂಡು ಕ್ಷಣಕಾಲ ನಿಂತು ಅವಿಶ್ವಾಸದಿಂದ ಕತ್ತು ಕೊಂಕಿಸಿದಳು. ಮತ್ತು ತಾನು ಸರಿಯಾದ ಡಬ್ಬಿಯಲ್ಲಿ ಪ್ರವೇಶಿಸಿದ್ದೇನೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಪ್ರಯತ್ನಿಸಿದಳು. ಯಾಕೆಂದರೆ, ನಲವತ್ತು ರೂಪಾಯಿಗೆ ನಾಲ್ಕು ಮೀಟರಿನ ಅಗ್ಗದ-ಉಳಿತಾಯದ ದಾದರನ ಪುಟ್ಟಪಾಧಿನ ಬಟ್ಟೆಯಲ್ಲಿ ಹೊಲಿದ ಅವಳ ಮಾಮೂಲಿ ಸಲವಾರ ಕರ್ಮೀಜ ನೋಡಿ ಆಕೆ ಅನುಮಾನ ಬಂತು. ತಾನೇನಾದರೂ ಕಣ್ಣಿನಿಂದ ಸಾಮಾನ್ಯ ದರ್ಜೆಯ ಡಬ್ಬಿಯಲ್ಲಿ ಪ್ರವೇಶಿಸುವ ತಪ್ಪು ಮಾಡುತ್ತಿದ್ದೇನೆಯೇ? ಆ ಮಹಿಳೆಯ ವರ್ತನೆಯು ಅವಳಿಗೆ ರಕ್ತದ ಹನಿಯನ್ನು ತೆಗೆಯುವ ಸಿರಿಂಜಿನ ಸೂಚಿಯ ಹಾಗೆ ಚುಚ್ಚಿತು.

ಯಾಕೆ? ಅವಳಿಗೆ ಕೆಡುಕೆನಿಸಿದ್ದು ಯಾಕೆ? ಪ್ರಶ್ನೆಯೇ ಮನಸ್ಸನ್ನು ಉದಾಸಗೊಳಿಸಿತು. ತಾನೇ ಕೀಳರಿಮೆಯಿಂದ ಏಡಿತಳಾಗಿದ್ದೇನೆಯೇ? ಅಥವಾ ಆಕೆ ಸಹಜವಾಗಿ ತಾನು ಹತ್ತಿದ ಡಬ್ಬಿ ಸರಿಯಾದುದೇ ಎಂದು ಖಾತ್ರಿ ಪಡಿಸಿಕೊಳ್ಳಲು ಸುಮ್ಮನೇ ನೋಡಿರಬಹುದೇ? ಅವಳಿಗೂ ಸಮಾಧಾನ ದೊರೆಯಬೇಕಲ್ಲ! ಯಾಕೆಂದರೆ ತನ್ನ ಬಟ್ಟೆಯೂ ಅಷ್ಟೊಂದು ಸಾಧಾಳಿದ್ದಲ್ಲ. ಅವಳಿಗೂ ಗೊತ್ತಿರಬಹುದು, ತನ್ನ ಹಾಗಿನ ತನ್ನದೇ ವಯಸ್ಸಿನ ಹುಡುಗಿಯರು ಯಾವ ಬಟ್ಟೆಯನ್ನು ಬಯಸುತ್ತಾರೆ. ಯಾಕೆಂದರೆ ಈಗ ಹೆಚ್ಚಿನವರಿಗೆ ಪುಟ್ಟಪಾಧಿನ ಬಟ್ಟೆಯ ರೋಗ ಹಿಡಿದಿದೆ, ಅದು ಲಿಂಕಿಂಗ್ ರೋಡ್ ಪುಟ್ಟಪಾಠ್‌ನಿಂದ್ದು ಇರಬಹುದು, ಘಾರ್ನೋ ಸ್ಟ್ರೋನಿಂದ್ದು ಇರಬಹುದು.

ಒಂದರೆಕ್ಕಣ ಈ ದ್ವಾಂದ್ವದಲ್ಲಿಯೇ ಆಕೆ ಗಾಡಿಯ ಬಳಿ ನಿಂತಿದ್ದಳು.

ಹೊರಡುವ ಸಮಯದಲ್ಲಿ ಆ ಸಭ್ಯ ಮಹಿಳೆಗೆ ಸರಿಯಾಗಿ ಧನ್ಯವಾದವನ್ನು ಹೇಳಲಾಗಲಿಲ್ಲವಲ್ಲ ಎಂದೆನಿಸಿತು. ಅವರ ಸೌಜನ್ಯಕ್ಕೆ ಪ್ರತ್ಯುತ್ತರವಾಗಿ ಒಣ ‘ನಮಸ್ತೇ’ ಮಾತ್ರ ಹೇಳಲು ಸಾಧ್ಯವಾಯಿತು. ಬಹುಶಃ ಹಾಗೆ ಹೇಳುವಾಗ ಗಾಬರಿಯಲ್ಲಿ ಮುಖಿದ ಮೇಲೆ ಕೃತಜ್ಞತೆಯ ಭಾವನೆಯೂ ಸರಿಯಾಗಿ ಮೂಡಿರಲಿಕ್ಕಲ್ಲ. ಗಾಡಿ ಹೇಗೂ ನಿಂತಿದೆ. ಕಿಡಕಿಯ ಬಳಿ ಹೋಗಿ ಇಳುಕಿ ನೋಡಲೇ? ಅದ್ವಷ್ಟವಶಾತ್ ಅವರು ಈ ಕಡೆಯೇ ನೋಡುತ್ತಿದ್ದರೆ, ವಿನಿತಭಾದಿಂದ ಒಂದು ಬಾರಿ ಕೈಜೋಡಿಸಿ ಧನ್ಯವಾದ ಹೇಳಬಹುದು. ತನ್ನನ್ನೇ ತಾನು ಶೋಧಿಸಿಕೊಂಡಳು. ಆಭಾರ ಮನ್ನಸುವ ಇಚ್ಛೆಯ ಹಿಂದೆ ತುಸು ಅಗಲುವಿಕೆಯ ನೋವೂ ಇದ್ದುದು ಭಾಸವಾಯಿತು.

ಅಜ್ಞರಿಯಾಯಿತು. ಅವರು ನಿಜವಾಗಿಯೂ ಕಿಡಕಿಯ ಕಡೆ ನೋಡುತ್ತಿದ್ದರು. ತಾನು ಇಳಿದ ನಂತರ ಕಿಡಕಿಯ ಸಮೀಪ ಬರುತ್ತೇನೆಂದು ಅವರಿಗೆ ಅನುಮಾನವಿದ್ದಿರಬೇಕು. ಅವರು ಕಣ್ಣಿಗೆ ಬೀಳುತ್ತಲೇ ಅವಳು ಕೈಸೋಡಿಸಿದಳು. ಪ್ರತಿಕಿಯೆಯಾಗಿ ಅವರೂ ‘ಬಾಯ್ ಬಾಯ್’ ಮುದ್ರೆಯಲ್ಲಿ ಮುಗುಳನಗುತ್ತ ಮೂರು ನಾಲ್ಕು ಬೆರಳುಗಳನ್ನು ಗಾಳಿಯಲ್ಲಿ ಆಡಿಸಿದರು.

ವಿಶ್ವಾಸ ಆಳವಾಯಿತು. ಪೋನ್ ಮಾಡಿದರೆ ಅವರು ಖಂಡಿತವಾಗಿಯೂ ಗುರುತುಹಿಡಿಯುತ್ತಾರೆ. ಗಾಡಿ ಹೊರಟು ವೇಗ ಹೆಚ್ಚಿಸಿಕೊಳ್ಳಲ್ಪಡಿದಾಗ ಸ್ವಲ್ಪದೂರ ಕಿಡಕಿಯ ಸರಳು ಹಿಡಿದು ಆಕೆ ಸಾಗಿದಳು. ಅವಳ ಬೆರಳುಗಳೂ ಬೀಳೊಳ್ಳಬೇಕಾಗಿ ಅಲುಗಾಡುತ್ತಲೇ ಇದ್ದವು.

ಗಾಡಿ ಹೊರಟು ಹೋಗುತ್ತಲೇ ಅವಳು ಪ್ಲಾಟ್‌ಫಾರ್ಮನ ಥಾವಣಿಗೆ ಶಾಗುಹಾಕಿದ ನೋಟೀಸ್‌ಬೋರ್ಡ್ ಕಡೆ ದೃಷ್ಟಿ ಹಾಯಿಸಿದಳು. ಸೂಚನೆಗಳನ್ನು ಸರಿಯಾಗಿ ಒದಿಕೊಂಡಳು. ಮೂರು ಮೂರು ಬಾರಿ ಒದಿಕೊಂಡು ತಾನು ಮೂರನೆಯ ನಂಬರಿನ ಪ್ಲಾಟ್‌ಫಾರ್ಮನಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಂಡಳು. ಸರಿಯಾಗಿ ಮೂರು ನಿಮಿಷಗಳ ನಂತರ ಪ್ಲಾಟ್‌ಫಾರ್ಮ ನಂಬರ್ ನಾಲ್ಕುರ ಮೇಲೆ ಎಲ್ಲ ಕಡೆ ನಿಲ್ಲುವ ವಿರಾರ ಲೋಕಲ್ ಬರಲಿದೆ ಎಂಬುದು ಗೊತ್ತಾಯಿತು.

ನಾಲ್ಕನೆಯ ನಂಬರಿನ ಟೀ ಸ್ವಾಲ್ ಪಕ್ಕದಲ್ಲಿ ನಿಂತ ಹೆಂಗಸರ ಸಮೂಹದ ಕಡೆ ಅವಳು ವೇಗವಾಗಿ ಹೋದಳು. ದಪ್ಪಗಿರುವವರು, ತೆಳ್ಳಗಿರುವವರು, ಹದ ನಿಲುವಿನವರು, ಬಗೆಬಗೆಯ ದೇಹದ-ಆಕೃತಿಯವರು, ಮಿಡಿ-ಸ್ಟ್ರೋ, ಸಲವಾರ-ಕಮೀಜ ಮತ್ತು ‘ಪೂನವರ್’ ‘ಗಾಡನ್’ ಸೀರೆಗಳನ್ನು ನೇರವಾಗಿಯೋ-ಉಲ್ಲಾ ಆಗಿಯೋ ಸುತ್ತಿಕೊಂಡವರು, ಹೊಕ್ಕುಳವರೆಗೆ ಮಂಗಲಸೂತ್ರ ಇಳಿಬಿಟ್ಟಿಕೊಂಡವರು, ಹೆರಳು ಹಾಕಿ ಸುತ್ತಿಕೊಂಡವರು, ಗಿಡ್ಡ ಕೂದಲು ಕಟ್ಟಿಕೊಂಡವರು. ಬಗೆ ಬಗೆಯ ಜನರಲ್ಲಿ ಅವಳಿಗೆ ತನ್ನ ದರ್ಜೆಯ ಮಹಿಳೆಯರನ್ನು ಗುರುತಿಸುವುದು ಕಷ್ಟವೇನೂ ಆಗಲಿಲ್ಲ. ಒಳಗೊಳಿಗೇ ತುಸು ಸಮಾಧಾನವಾಯಿತು.

ಮೊದಲ ದರ್ಜೆಯವರಿಗೆ ಪ್ರೋಪಾಥ್‌ನ ಪೋಷಾಕಿನ ಬಗೆಗೆ ಆಸಕ್ತಿ ಹುಟ್ಟಿದ್ದಿರಬಹುದು, ಅವಳ ದರ್ಜೆಯವರಿಗೆ ‘ರೂಪವರ್’, ‘ಕಲಾನಿಕೆತನ್’, ‘ರೂಪಮಿಲನ್’ಗಳ ಉತ್ತಮ ಕಾಲೀಟಿಯ ಬೆಲೆಯುಳ್ಳ ಬಟ್ಟೆಯ ಆಕಾಂಕ್ಷೆ ಸೆಳೆತಗಳಿದ್ದಿರಬಹುದು. ಅವೆಲ್ಲ ವಾಸ್ತವವಾಗಿ ಧರಿಸಲು ಅಸಮರ್ಥವಾದ ಕನಸುಗಳಷ್ಟೇ.

ಕಣಿವಿಸಿಪಡುತ್ತ ದೇಹದ ದಣಿವನ್ನು ಒಂದು ಕಾಲಿನಿಂದ ಮತ್ತೊಂದು ಕಾಲಿಗೆ ವರ್ಗಾಯಿಸುತ್ತ ನಿಂತಿದ್ದ ಮಹಿಳೆಯರ ಬಗಲಿನಿಂದ ಪಾಂಡ್ಸ್ ಮತ್ತು ಲಕ್ಕೆಗಳ ಸುಗಂಥವನ್ನು ಸೇರಿಸಿದ ಬವರಿನ ದುರ್ವಾಸನೆ ಮೂಗಿನಲ್ಲಿ ತುಂಬುತ್ತಿದ್ದಂತೆ ಅವಳಿಗೆ

ಅನಿಸಿತು -ಮೂರು ದಿನಗಳಿಗೂ ಹೆಚ್ಚಾಯಿತು, ಅವಳು ಅಪ್ಪಾಜಿಗೆ ಸ್ವಾನ ಮಾಡಿಸಿಲ್ಲ. ಅವರಿಗೆ ಸ್ವಾನ ಮಾಡಿಸುವುದು ಶ್ರಮವಷ್ಟೇ ಅಲ್ಲ, ಕಷ್ಟ ಸಾಧ್ಯವಾದದ್ದು ಹೌದು. ಸ್ವಾನದ ಮನೆಯಲ್ಲಿ ಕುಚೀಹಾಕಿ, ನಿಥಾನವಾಗಿ ಅವರನ್ನು ಕೂರಿಸಿ, ಶಿಶುವಿನಷ್ಟೇ ಎಚ್ಚರಿಕೆಯಿಂದ - ಹುಡುರಾಗಿ ಸ್ವಾನ ಮಾಡಿಸಬೇಕಾಗುತ್ತದೆ. ದೇಹದ ಕೆಳಭಾಗವನ್ನು ಅವರೇ ಸ್ವಜ್ಞಗೊಳಿಸಲು ಸಾಧ್ಯವಾಗುವಂತೆ, ಕುಚೀಯಿಸಮೇತ ಸ್ವಾಲಿನ ಮೇಲೆ ನೀರಿನಬಾಲ್ದಿ, ಮಗ್ನಿ ಸಾಖಾನು ಇತ್ಯಾದಿಗಳನ್ನು ಇಡಬೇಕಾಗುತ್ತದೆ. ಯಾಕೆಂದರೆ ಯಾವ ವಸ್ತುವಿಗೂ ಅವರು ವಿಶೇಷ ಶ್ರಮಪಡುವಂತಿಲ್ಲ. ಅವರು ಸಂಕೋಚ ಪಡುವುದರಿಂದ ಇದನ್ನೆಲ್ಲ ಅವಳು ಮಾಡಬೇಕಾಗುತ್ತದೆ. ಇಲ್ಲವಾದರೆ ಪ್ರಾರಂಭದಲ್ಲಿ ಅವರು ಜೀವವಳ್ಳ ಶರೀರವನ್ನು ಯಾರ ಸಹಾಯವಿಲ್ಲದೆ ಎಳೆದುಕೊಂಡೇ ಹೋಗಲು ಅಸಮರ್ಥರಾಗಿದ್ದಾಗ, ಅವಳು ಅವರನ್ನು ತನ್ನ ಕೈಯ ಸಹಾಯದಿಂದ ಕರೆದೊಯ್ದು ನಿಸ್ಪಂಚೋಚವಾಗಿ ಅವನ್ನು ಸ್ವಜ್ಞಗೊಳಿಸಿದ್ದಾಳೆ. ಅನಿವಾರ್ಯವಾದ ಇಂಥ ಸಂದರ್ಭದಲ್ಲಿ ಅಪ್ಪ ಖಿನ್ನತೆಯಿಂದ ಕೆಳ್ಳಿ ಮುಚ್ಚಿಕೊಳ್ಳುವುದನ್ನು ಅವಳು ತನ್ನ ಅನುಭವದಲ್ಲಿ ಕಂಡಿದ್ದಾಳೆ. ಅವರ ಎರಡೂ ಕೆಳ್ಳಿ ಕೊನೆಗಳು ನೀರಿನಿಂದ ಒದ್ದೆಯಾಗಿ ಅಂಟಿಕೊಳ್ಳುತ್ತಿದ್ದವು.

ಕೆಲವು ದಿನಗಳವರೆಗೆ ಅಮೃನೂ ಶುಶ್ರಾವೆ ಮಾಡುವುದರಲ್ಲಿ ಹಿಂದೆಬಿಧಿರಲ್ಲಿ. ಆದರೆ ತನ್ನ ಇತರ ಕೆಲಸಗಳ ಒತ್ತುದರಲ್ಲಿ ಸಿಲುಕಿ, ಅವಳು ಬೇಗನೇ ತನಗೆ ಈ ಕೆಲಸವನ್ನು ವಹಿಸಿ, ತಾನು ಈ ಕೆಲಸದಿಂದ ನಿವೃತ್ತಾಗಿದ್ದಳು.

“ಎಲ್ಲೆಲ್ಲಿ ನಾನೇ ಸಾಯಲಿ? ಮತ್ತೆ ಏನೇನು ನಾನು ಮಾಡಲಿ? ಯಾರನ್ನೇ ನೋಡು, ಡೆಪ್ಪುಟಿ ಕರೆಕ್ಕರ್ ಆಗಲಿಕ್ಕೆ ಹೊರಟವರೇ, ನಾನೋಬ್ಬಳು ಉಳಿದುಕೊಂಡಿದ್ದೇನೆ ಅಶೀಕ್ಕಿತಳು—ಗಮಾರಳು—ಅಗ್ಗಕ್ಕೆ ಕೊಂಡ ದಾಸಿ...”

ಆಕ್ರಮಣ ನೇರವಾಗಿ ಅವಳ ಮೇಲೇ ಇರುತ್ತಿತ್ತು ಅಮೃನಾದು.

ನಿಜವಾಗಿಯೂ ಹೇಳುವುದಾದರೆ, ಅಮೃ ಅಪ್ಪಾಜಿಯವರ ಶುಶ್ರಾವೆಯ ಆತಂಕವನ್ನು ಸ್ವೀಕ್ಷಿಸಿರದಿದ್ದರೆ, ತನ್ನ ಓದಿನ ಹಣವನ್ನು ಹೇಗೋ ಹೊಂದಿಸಿಕೊಂಡು ಕಾಲೇಜು ಶಿಕ್ಷಣ ಮುಂದುವರಿಸುತ್ತಿದ್ದಳು. ಎಡ್ಕನ್ ಆಗುತ್ತಲೇ ಮೊದಲ ಟಮ್‌ನ ಫೀಸ್ ಹೊಂದಿಸಿಕೊಳ್ಳುತ್ತಿದ್ದಳು. ಉಳಿದ್ದು ಹೇಗೆದ್ದರೂ ದೀಪಾವಳಿ ನಂತರ ಎರಡನೆಯ ಟಮ್‌ಗೇ.

ಮೇಲುನೋಟಕ್ಕೆ, ವ್ಯವಹಾರ ನೋಡಿಕೊಂಡು ಹೋಗುವುದರಿಂದ, ಏನೋ ಕಾರಣಗಳನ್ನು ಹೇಳುತ್ತ ಜನರಿಗೆ ಸಖಾಬು ಹೇಳುತ್ತಲಿದ್ದರೂ, ಓದು ನಿಂತಿದ್ದ ಹಾಗೂ ಒಂದು ವರ್ಷ ವ್ಯಧಿವಾಗಿ ಕೆಳೆದುಹೋದದ್ದರ ದುಃಖವು, ಒಳಗೊಳಿಗೇ ಗೆದ್ದಲು ತಿಂದಹಾಗೆ ಅವಳನ್ನು ಪೂಳುಗೊಳಿಸಿತ್ತು.

ಮುನಿಯಾಳನ್ನು ಇಂಗ್ಲಿಝ್ ಶಾಲೆಯಿಂದ ಬಿಡಿಸಿ ಹಿಂದೀಶಾಲೆಗೆ ಹಚ್ಚಿದ್ದೂ

ಕೂಡ ಅವಳಿಗೆ ವ್ಯವಹಾರಿಕ ಅನಿಸಿರಲಿಲ್ಲ. ಅವಳು ಕೇವಲ ತನ್ನದಷ್ಟೇ ಅಲ್ಲ, ತನಗೆ ಎಷ್ಟೇ ಕಷ್ಟವಾದರೂ-ತೊಂದರೆಯಾದರೂ ಅವಳ ಓದಿನ ವೆಚ್ಚವನ್ನೂ ಭರಿಸುವ ಪ್ರಯತ್ನ ಮಾಡುವುದಾಗಿ ಸಾಕಷ್ಟು ಭರವಸೆ ನೀಡಲು ಪ್ರಯತ್ನಿಸಿದ್ದಳು.

ಅಮೃತ ಹಟದ ಪರಿಣಾಮ ಒಳ್ಳೆಯದಾಗಲಿಲ್ಲ.

ಮಾಧ್ಯಮ ಬದಲಾದದ್ದರಿಂದ ಕಷ್ಟ ಎದುರಿಸಬೇಕಾಗಿ ಬಂದ ಮುನಿಯಾ ಹೇಗೋ ತರಗತಿಯಲ್ಲಿ ಪಾಸಾಗಿದ್ದಳು. ಯಾವಾಗಲೂ ಮೇಲಿನ ದರ್ಜೆಯಲ್ಲಿ ಪಾಸಾಗುತ್ತಿದ್ದ ಮುದುಗಿಗೆ ಬಹಳ ದುಖವಾಯಿತು. ಮುನಿಯಾ ಮನಸ್ಸಿನ ಬೇಸರೆದಿಂದ ಅಮೃನಿಗೆ ಏನೂ ಚಿಂತೆ ಅನಿಸಿರಲಿಲ್ಲ. ಸಹಜಭಾವದಿಂದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಳು.

“ಆಕಾಶ ಹರಿದು ಬಿದ್ದುದಾದರೂ ಏನು ಈಗ? ಆಗಬೇಕಾದ್ದು ಸರೀನೇ ಆಯ್ದು, ಪಾಸಂತೂ ಆಗಿದೇಯಲ್ಲ! ಈಗ ಯಾತಕೆ ಸೂತಕದ ಹಾಗೆ ಅಳ್ತಾ ಕರೀತಾ ಮನೇಲಿ ಕೂತಿದೀರು ಅಶುಭದ ಹಾಗೆ. ಮುಂದಿನ ಬಾರಿ ಮೊದಲ ದರ್ಜೆಯಲ್ಲೇ ಬರಬಹುದಂತೆ ಬಿಡು...!”

ಅವಳ ಕಿರಿದಾದ ಹಣೆಯಿಂದ ನಿರಿಗೆಗಳು ಕಡಿಮೆಯಾಗುತ್ತಳೇ ಇರಲಿಲ್ಲ. ಹೈರಾಣಾದವಳಂತೆ ಅವಳ ಮುಖಿದ ಕಡೆ ನೋಡುತ್ತೆ ಇದ್ದಳು.

“ಹಾರಬೇಡ! ಕಣ್ಣಲ್ಲಿ ಎಣ್ಣೆ ಹಾಕೊಂಡು ಕೂತಿಲ್ಲ ನಾನು! ಆದರೆ ಅದನ್ನೇ ಯೋಚನೆ ಮಾಡಿದೇನೆ, ಇತ್ತೀಚೆಗೆ ನೀನು ಮನೆ ಮೆಟ್ಟಿಲು ಇಳಿಯುತ್ತಳೇ, ಅತ್ಯ ವಿಷ್ಟ ಅಂಟಿಯ ತಮ್ಮನ ಮಗ ತಲೆಗೂದಲು ಸುರುಳಿ ತೆಗೆದು ರಸ್ತೆಗೆ ಇಳೀತಿರ್ತಾನಲ್ಲಿ! ಏನು ವಿಷಯ?”

ವೇಳೆಯಲ್ಲದ ವೇಳೆಯಲ್ಲಿ ಸ್ವಯಂ, ಅಥವಾ ಅವರ ಕರೆಯಮೇರೆಗೆ ಕಾರ್ಮಿಕರ ಆಫೀಸಿಗೆ ಹೋಗಿಬಿರುವುದೂ ಕೂಡ ಅಮೃನಿಗೆ ಅವಳ ಜಾರಿತ್ಯದ ಬಗ್ಗೆ ಶಂಕೆಯನ್ನುಂಟು ಮಾಡುತ್ತಿತ್ತು.

ಹಿಂದಿನ ಸಾರಿ ಮನೆಗೆ ತದವಾಗಿ ಹೋಗಿದಕ್ಕೆ, ಕಾರಣ ತಿಳಿದುಕೊಳ್ಳದೆ, ತಡವಾದದ್ದು ಯಾಕೆ ಏನು ಎಂದು ಕೇಳಿದೆ ಅವಳನ್ನು ಸಂಶಯಿಸ ದೃಷ್ಟಿಯಿಂದ ನೋಡಿದ್ದು ಅವಳಿಗೆ ಬೇಸರವನ್ನೂ ಸಿಟ್ಟನ್ನೂ ಉಂಟುಮಾಡಿತ್ತು. ಲೋಕಲ್‌ನ ಬಾಗಿಲಿಂದ ಕೆಳಗೆಬಿದ್ದ ಕತ್ತರಿಸಿ ಸತ್ತವರ ಜೊತೆ ಆಕೆಯೂ ಸೇರಿದ್ದರೆ ಚೆನ್ನಾಗಿತ್ತು ಎಂದೆನಿಸಿತ್ತು!

ಪೈಸೆ ಪೈಸೆಯ ಒತ್ತಡಕ್ಕೆ ಒಳಗಾಗುತ್ತ ಅದ್ಯಷ್ಟವನ್ನು ಹಳೆಯುತ್ತ, ಅವರನ್ನು ಬೈಯುತ್ತ, ಮನೆಯ ಪ್ರತಿಯೊಂದು ಅವಶ್ಯಕತೆಗೂ ಕತ್ತರಿ ಹಾಕುತ್ತಲಿದ್ದರೂ, ಅಮೃನ ಶೊಂಬತ್ತೊಂದು ರೂಪಾಯಿ ಏವತ್ತು ಪೈಸೆಯ ‘ಕೆಸರಿ ಕಲ್ಲ’ ಕಿಲೋ ಬಾಟಲಿಯನ್ನು ‘ಅಭಯಂಕರ ಕೆಮಿಸ್ಟ್‌ರಿಂದ ತರುವುದನ್ನು ಆಕೆ ಬಿಟ್ಟಿರಲಿಲ್ಲ.

“ಈ ಕೆಸರಿಕಲ್ಪದ ಒಂದು ಚಮಚೆಯ ಬಲದ ಮೇಲೆಯೇ ನಾನು ಬದುಕಿದ್ದೇನೆ, ಇಲ್ಲವಾದರೆ ಎಂದೋ ಕುಸಿದುಹೋಗುತ್ತಿದೆ. ಹಪ್ಪಳದ ಮೂರುವರೆ ಕಿಲೋನಷ್ಟು ಕಲ್ಲಿನಂಧ ಹಿಟ್ಟನ್ನು ದಿನಾಲೂ ಬೀಸುವುದು ಅಂದರೆ, ಸುಮ್ಮನೆ ಕೈಕಾಲು ಆಡಿಸುವುದು ಅಂದುಕೊಂಡಿದ್ದಿಯಾ?”

ಅವಳು ಯೋಚಿಸುತ್ತಿರಲ್ಲಿಲ್ಲವೆಂದಲ್ಲ. ತಾಯಿಯ ಆರೋಗ್ಯ, ವಿಪತ್ತುಗಳ ಮಾರಕ ಪ್ರಹಾರಗಳಿಂದ ಹೇಗೋ ಪಾರಾಗುವುದು ಅವರ ಜಿಕ್ಕ ಪರಿವಾರಕ್ಕೆ ಬಚಾವಾಗುವ ಅವಕಾಶ ಒದಗಿಸಿತ್ತು. ಆದರೆ ಸತ್ಯ ಅಪ್ಪೇ ಅಲ್ಲ. ಅಮ್ಮ ಬಬ್ಬಳೇ ಅಲ್ಲ ಈ ಸಂಸಾರದ ನೋಗಕ್ಕೆ ಹೆಗಲುಕೊಟ್ಟವಳು! ತನ್ನ ಕುತ್ತಿಗೆಯೂ ನೀಲಿಯಾಗಿರುವುದು ಅವಳಿಗೆ ಯಾಕೆ ಕಾಣುವುದಿಲ್ಲ?

ಅಮ್ಮ ಬತ್ತಳಿಕೆಯಿಂದ ದಿನವೂ ಹೊಸ ಹೊಸ ಬಾಣಗಳನ್ನು ಸೆಳೆಯುತ್ತಲೇ ಇರುತ್ತಾಳೆ.

“ಆ ನಮ್ಮ ಮನೋರಮಾಳ ತಾಯಿ ಇದಾಳಲ್ಲ, ಅವಳು ಸ್ವಲ್ಪ ಬೇರೆಯದನ್ನೇ ಹೇಳುತ್ತಿದ್ದಳು.”

“ಎನದು ನನಗೂ ಹೇಳು....” ತಾಯಿಯ ಹವ್ಯಾಸ ಗೊತ್ತಿದೆ ಆಕೆಗೆ. ತನ್ನೋಳಿಗೆ ಸದ್ಗು ಮಾಡುವ ರಾಶಿ ರಾಶಿ ಸಂಶಯಗಳಿಗೆ ಒತ್ತುಕೊಡುವ ಉದ್ದೇಶದಿಂದ ತುಂಬ ಬುದ್ಧಿವಂತಿಕೆಯಿಂದ ಯಾರದಾದರೂ ಮರೆಯಲ್ಲಿ ನಿಂತು ಕಲ್ಲಿಸೆಯುವ ಕೆಲಸಕ್ಕೆ ಇಳಿಯುತ್ತಾಳೆ. ಕಹಿಯಾದ ಪ್ರಶ್ನೆ ಹೇಳುತ್ತಾಳೆ.

“ಅಪ್ಪೇ, ಅವಳ ಮಗಳು ಮನೋರಮಾಳಿಗೆ ಎಂಬ್ಲಾಯ್‌ಮೆಂಟ್‌ಬ್ಯಾರೋದಲ್ಲಿ ಹೆಸರು ದಾವಿಲಿಸಿದ ಒಂದು ತಿಂಗಳಿಗೇ ನೋಕರಿ ಸಿಕ್ಕಿದೆಯಂತೆ.”

“ಸಿಕ್ಕಿರಬಹುದು, ಮನೋರಮಾ ನನಗಿಂತ ಹಚ್ಚಿಗೆ ಓದಿದವಳಿರಬಹುದು ಅಥವಾ ಅವಳು ಬೇರೆ ಯಾವುದೋ ವಿಶೇಷ ಕೋಸ್ರ್‌ ಮಾಡಿರಬಹುದು.”

ತಾಯಿಯ ಮಾತು ಕೇಳಿ ಅವಳಿಗೆ ಅಳಿರಿಯಾಯಿತು. ಹಪ್ಪಳ ಹಚ್ಚಲು ಅವಳು ಸ್ವಯಂ ಅಮ್ಮನ ಜೊತೆ ಶಾಹಬೆನ್ ಕಡೆ ಹೋಗುತ್ತಿರುತ್ತಾಳೆ. ಮತ್ತು ಶ್ರೀವಾಸ್ತವ ಆಂಟಿಯ ಭೇಟಿ ಅವಳಿಗೆ ಸಾಮಾನ್ಯವಾಗಿ ದಿನವೂ ಆಗುತ್ತಿರುತ್ತದೆ. ಅವರು ಎಂದೂ ಈ ವಿಷಯವನ್ನು ಚರ್ಚಿಸಿಲ್ಲ. ಕೆಲವು ದಿನ ಮನೋರಮಾ ಭೇಟಿಯೂ ಅಲ್ಲೇ ಆಗಿತ್ತು. ಅನಂತರ ಅವಳು ಎಲ್ಲಿಯೂ ಕಾಣಲೇ ಇಲ್ಲ. ಉತ್ಸುಕತೆಯಿಂದ ಅವಳನ್ನು ಕುರಿತು ಆಂಟಿಯನ್ನೂ ಕೇಳಿದ್ದು. ಅಸಂಕೋಷದಿಂದ ಆಕೆ ಹೇಳಿದ್ದರು— “ಒಂದೇ ಬಗೆಯ ಹಪ್ಪಳ ಲಟ್ಟಿಸುವುದೂ ಮನೋರಮಾಳಿಂದ ಆಗುವುದಿಲ್ಲ ‘ಲಿಜ್ಜ್ತ್‌’ ಮಾಲಿಗೆ ಬೇಡಿಕೆ ಬಹಳ ಇದೆ. ಎಪ್ಪೇ ತೊಂದರೆ ಒಂದರೂ ಆದರ ಗುಣಮಟ್ಟ ಕಾಪಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಅದು ಆಕಾರದಲ್ಲಿ ಒಂದೇ ರೀತಿ ಇರಬೇಕಾದ

ಅವಶ್ಯಕತೆಯಿದೆ. ಹತ್ತಿರದ ಒಬ್ಬ ಸಿಂಪಿಗನಲ್ಲಿ ಅವಳ ಮಾತುಕತೆ ಆಗಿದೆ. ದರ್ಜೆ ತನ್ನ ಅಂಗಡಿಯಿಂದ ಕಾಜ-ಬಟನ್ ಕೆಲಸ ಅವಳ ಮನೆಗೆ ಕಳಿಸಿಕೊಡುತ್ತಾನೆ. ಬೌಜ್‌-ಶಟ್ಟಾಗಳಿಗೆ ಅವಳಿಗೆ ರೋಕ್ಟ್ ಸಿಕ್ಯೂಟ್‌ದೆ. ಮನೆಯಲ್ಲಿ ಕೂತೇ ಮನೋರಮಾಳಿಗೆ ಒಳ್ಳೆಯ ಗಳಿಕೆಯಿದೆ.”

ಆಂಟಿ ಇದನ್ನೂ ಹೇಳಿದ್ದರು.

“ನಿಮ್ಮ ಮನೆ ದೂರ ಇದೆ. ಇಲ್ಲವಾದರೆ ನೀವಿಬ್ಬರೂ ಜೊತೆಯಾಗಿ ರೋಟ್ಟಿ-ಚಪಾತಿ ಮುಂತಾದ ತಿಂಡಿ ಪ್ರಾಕೆಟ್ ಮಾಡಿ ಅಂಗಡಿಗಳಿಗೆ ಸಪ್ಪಾಯಿ ಮಾಡಿದ್ದರೆ ಒಳ್ಳೆಯ ಗಳಿಕೆಯ ದಾರಿಯಾಗುತ್ತದೆ. ಬಿಕ್ಕೆ ಪ್ರಾಟ್ ಕೆಲಸಗಳಲ್ಲಿ ಹೆಚ್ಚಿನ ಲಾಭ ಆಗುವುದಿಲ್ಲ. ಕೆಲಸ ನಡ್ಡಿತದೆ. ಜೆನಾನ್‌ನಿ ನಡ್ಡಿತದೆ. ಸಮಯ ಉಳಿಸಲಿಕ್ಕಾಗಿ ಕೂಲಿಕಾರ ಜನರಿಗೆ ಮನೆಯಲ್ಲಿ ತಯಾರಿಸಿದ ವಸ್ತುಗಳ ಬೇಡಿಕೆ ಬಹಳ ಇದೆ.”

ಶ್ರೀವಾಸ್ತವ ಆಂಟಿಯ ಸಲವೆ ಕೆಟ್ಟದ್ದೇನೂ ಆಗಿರಲಿಲ್ಲ. ತರ್ಕ-ಕ್ರೂ ವಿಶೇಷ ಮಹತ್ವವಿರಲಿಲ್ಲ. ಅವಳಿಗಿರುವ ಅನಿವಾರ್ಯತೆ ಅಂದರೆ ತಂದೆಯವರ ಶುಶ್ಲಾಳ್ವ. ಇನ್ನೊಂದು ಸಂಗತಿಯಿಂದರೆ, ಅವಳು ತನ್ನ ಮನೆಯಲ್ಲೇ ಕೆಲಸ ಶುರು ಮಾಡಲು ಯೋಚಿಸಿದರೆ ಮಾಡಲು ಸ್ಥಳವಾದರೂ ಎಲ್ಲಿ? ಮನೆಯ ಎದುರಿನ ಜಾಗ ಮೂರು ಜನ ನಿಲ್ಲುವಷ್ಟಿದೆ. ಇವ್ವಾಗಿ ವಸ್ತು ಮಾರಾಟವಾಗಿದ್ದರೆ! ಖಾದ್ಯ ಪದಾರ್ಥಗಳು ಖಿಚಾರ್ಗವಪ್ಪು ಮಾರ್ಕೆಟ್ ಆಗುವವರೆಗೆ ಅದರ ಹಾನಿಯನ್ನು ಸಹಿಸಲೇಬೇಕಾಗುತ್ತದೆ. ಹಾನಿಯ ಭಾರವೇ ದೂಡ್ಡದು. ಮಾರಾಟದ ಉದ್ದೇಶದಿಂದ ತಯಾರಾದ ವಸ್ತುಗಳು ಮರಳಿ ಬಂದರೆ ಪ್ರತಿದಿನ ಮನೆಯ ಉಟ್ಟ-ತಿಂಡಿಯಲ್ಲಿ ಅದನ್ನು ಉಪಯೋಗ ಮಾಡುವುದಷ್ಟೇ ಆಗುತ್ತದೆ.

ಈ ಪ್ರಸ್ತಾಪದ ಬಗ್ಗೆ ಆಕೆ ಸುಮೃದ್ಧಿಂದಿರುವುದನ್ನು ಕಂಡು ಶ್ರೀವಾಸ್ತವ ಆಂಟಿ ಆ ಚರ್ಚೆಯನ್ನು ಮುಂದುವರಿಸಲಿಲ್ಲ.

ಹಾಗೆ ಸ್ವಭಾವದಿಂದಲೂ ಶ್ರೀವಾಸ್ತವ ಆಂಟಿ ವ್ಯಾವಹಾರಿಕಳು ಎಂದೇನಿಸಲಿಲ್ಲ. ತಾಯಿಯ ಮಾತು ಬೇರೆ. ತಾಯಿಯೇ ಒಂದು ಬಾರಿ ಅವರನ್ನು ದೂರಿದ್ದಳು. ತಾನು ತಟ್ಟಿದ ಹಪ್ಪಳದಲ್ಲಿ ಕೆಲವನ್ನು ಶ್ರೀವಾಸ್ತವ ಆಂಟಿ ಮಾಯ ಮಾಡುತ್ತಾಳೆ ಅಂತ ತನಗೆ ಸಂದೇಹವಿದೆ. ಎರಡು ಸಂಗತಿಗಳಲ್ಲಿ ಅವರ ಬಗ್ಗೆ ಎಚ್ಚರದಿಂದಿರಬೇಕಾದ ಅವಶ್ಯಕತೆಯಿದೆ. ಮೊದಲನೆಯದಾಗಿ ಅವರು ತಾನು ಕುಳಿತುಕೊಳ್ಳುವ ಸ್ಥಳವನ್ನು ಬದಲು ಮಾಡುತ್ತಾರೆ. ಎರಡನೆಯದಾಗಿ ಪ್ರಾರಂಭದಿಂದಲೇ ಹಪ್ಪಳ ಶಟ್ಟಾವಿಕೆಯನ್ನು ಲೆಕ್ಕೆ ಮಾಡುತ್ತ ಮಾಡುತ್ತಾರೆ.

ಅಮ್ಮ ತನ್ನ ಮಿದುಳಿನಲ್ಲಿಷ್ಟೇ ಅಲ್ಲ, ಬೇರೆಯವರ ಮಿದುಳಿನಲ್ಲಿ ಕ್ರಿಮಿ-ಕೀಟಗಳನ್ನು ಬಿತ್ತುತ್ತಾಳೆ. ಅವುಗಳಿಗೆ ರೆಕ್ಕೆ ಬಂದು ಹಾರಾಡತೊಡಗುತ್ತಿರೇ ಅವಳೆ

ಹಾಗೂ ಉತ್ತಮ ಫಸಲಿನ ವ್ಯವಹಾರಕೊಶಲದಲ್ಲಿ ತೊಡಗಿಸಿ ಅವಕ್ಕೆ ಗೊಬ್ಬರ-ನೀರು ಹೊಡುತ್ತಾಳೆ.

ಬೆಳಿಗೆ ಅವಳು ಮನೆಯ ಮೆಟ್ಟಲಿಳಿದು ರಸ್ತೆಗೆ ಬಂದಾಗ ವಿಷ್ಣು ಆಂಟಿಯ ಅಕ್ಕನ ಮಗನನ್ನು ನೋಡುವ ತೀವ್ರ ಆಕಾಂಕ್ಷೆಯಂಟಾಯಿತು. ತನ್ನ ಹಿಂದೆ ಶಿರುತ್ತಿರುಗಿ ಅವಳು ಪ್ರತಿಯೊಂದು ಸದ್ಗಿನ ಲಕ್ಷಣವನ್ನೂ ಗ್ರಹಿಸಿದಳು. ಲೋಕಲ್ ಹಿಡಿಯಲು ಗಡಿಬಿಡಿಯಿಂದ ಹೋಗುತ್ತಿರುವ ಪೌಡ ಪ್ರೈಡೆಯರು, ಯುವಕ-ಯುವತಿಯರು, ಆಕರ್ಷಣೀಯವಾದ ಸೂಕ್ಳ ಸಮವಸ್ಥ ಕಿಶೋರ-ಕಿಶೋರಿಯರು ಕಂಡರು.

ಗಡಬಡಿಸಿ ಬರುತ್ತಿರುವ ನವಯುವಕರಲ್ಲಿ ದುರುಗುಟ್ಟಕೊಂಡು ನೋಡುವವರನ್ನು ಗುರುತಿಸಿದರೂ, ಕೂದಲನ್ನು ಸುರುಳಿಯಾಗಿ ಎದುರಿಗೆ ಬಿಟ್ಟುಕೊಳ್ಳುವ ವಿಷ್ಣು ಆಂಟಿಯ ಅಕ್ಕನಮುಗ ಹಿಂದೆ ಬರುತ್ತಿರುವುದು ಕಾಣಲಿಲ್ಲ. ನಿಲಾಜ್ಞವಾಗಿ ಒಂದು ದಿನ ಅಮೃತ ಬಳಿ ಹೇಳಿಬಿಡಬೇಕು ಅನಿಸಿತು ಅವಳಿಗೆ, ವಿಷ್ಣು ಆಂಟಿಯ ಅಕ್ಕನ ತರುಣ ಮಗನು ತನ್ನ ಹಿಂದೆ ಬರುವುದನ್ನು ಕೇವಲ ಅವಳಷ್ಟೇ ನೋಡಿದರೆ ಸಾಲದು, ಎಂದಾದರೊಂದು ದಿನ ಅವನನ್ನು ತನಗೂ ಭೇಟಿಮಾಡಿಸು, ಅದರಿಂದ ಅನಂತರ ಸರಿಯೆನಿಸಿದರೆ ತಾನೂ ಅಂಥ ಒಬ್ಬ ಪ್ರೇಮಿಯನ್ನು ಪಡೆಯುವ ಬೆಡಗನ್ನು ಮಾಡುವಂತಾಗಲು ಹಾಗೂ ಅವಳ ಕಾಲ್ಪನಿಕ ಕಟ್ಟಕರ್ಧೆಗೆ ಒಂದು ವಾಸ್ತವಿಕ ರೂಪಕೊಟ್ಟು, ವ್ಯಘಟವಾಗದಂತೆ ನೋಡಿಕೊಳ್ಳೋಣ—ಎಂದೆಲ್ಲಾ ಹೇಳಿಬಿಡಬೇಕು ಅನಿಸಿತು.

“ಎಲ್ಲಿ ಇಳಿಯಬೇಕು ನೀವು?” ನೂಕು ನುಗ್ಲಿನಲ್ಲಿ ಸಿಕ್ಕು ಹೋಸಿದ ಒಬ್ಬ ಹೆಂಗಸು ಅವಳನ್ನು ಪ್ರತ್ಯೇಸಿದಳು.

“ಸಾಂತಾಕ್ರೂಜ್”

“ನಾನು ಖಾರ್ ನಲ್ಲಿ ಇಳಿಯಬೇಕು, ನೀವು ಸ್ವಲ್ಪ ಬದಿಗೆ ಸರೀತೀರಾ?”

ಅವಳು ಹಟಮಾರಿಯಂತೆ ಹಿಂದೆ ಸರಿಯಲಿಲ್ಲ. ಆ ಹೆಂಗಸಿಗೆ ಮುಂದೆ ಬರಲು ಅನುವಾಗುವಪ್ಪ ಸ್ವಲ್ಪ ತಿರುಗಿದಳು. ಖಾರ್ ಬರುತ್ತಿದೆ. ಗೇಟಿ, ಗೆಲಾಕ್ ಧಿಯೇಟರುಗಳು ಹಿಂದಾದವು. ಮುಂದಿನ ಸ್ವೇಷನ್ನು ಸಾಂತಾಕ್ರೂಜ್. ಇಳಿಯಲು ಅವಳು ಕಡಿಮೆ ಪರಾಕ್ರಮ ಮಾಡಬೇಕಾಗಿಲ್ಲ. ಹೆಂಗಸರು ಸುಮ್ಮನೆ ಚಿಂತೆ ಮಾಡುತ್ತಾರೆ. ಇಷ್ಟಂತೂ ನಿಜ, ಬಹಳ ಹಿಂದೆ ಇದ್ದರೆ ಒಮ್ಮೊಮ್ಮೆ ಒಳನುಗ್ನಿವ ಸಂದರ್ಭಿಯು ಅವಳನ್ನು ಮತ್ತೂ ಹಿಂದಕ್ಕೆ ತಳ್ಳುತ್ತದೆ. ಅದರಿಂದಾಗಿ ಇಳಿಯಲು ಹೆಚ್ಚೆ ಹಾಕಿ ಮುಂದೆ ಬರುವುದರೊಳಗೆ ಸ್ವೇಶನ್ ದಾಟಿ ಹೋಗುತ್ತದೆ.

ಖಾರ್ ನಲ್ಲಿ ಜನಸಂದರ್ಭ ಇಳಿಯವುದಷ್ಟೇ ಅಲ್ಲ, ಬುದುಗುಟ್ಟುವ ಜನ ಎರಡುಪಟ್ಟು ಹತ್ತುತ್ತಾರೆ.

ಅವಳಿಗೆ ಅಜ್ಞರಿಯಾಯಿತು. ಜನರ ಅಸ್ವೇಷಣೀಯ ಶೈಕ್ಷಿ ಎಷ್ಟೊಂದು ಕ್ಷೇಣಿಸಿದೆ!

ಎನೂ ಯೋಚನೆ ವಿಚಾರ ಮಾಡದೇನೇ ಎಪ್ಪು ಸುಲಭವಾಗಿ ಮುಂಬಯಿಯ ಸಂದರ್ಶಿ ಕಾಸ್ಮೊಪಾಲಿಟಿನ್ ಎಂದು ಫೆತವಾ ನೀಡಿಬಿಡುತ್ತಾರೆ. ಅಂದರೆ ಅವರಿಗೆ ಜನಸಂಧರೀಯ ಎರಡು ರೂಪಗಳಷ್ಟೇ ಕಾಣುತ್ತವೆ. ದುರ್ಯೋಧನನಿಂದ ಹಾಗೂ ಪಾಂಡವರು! ಭಾರತದ ನಕಾಶೆಯಲ್ಲಿ ಕುರುಕ್ಕೆತ್ತ ಅಂದರೆ ಮತ್ತೆಲ್ಲೂ ಇಲ್ಲ, ಕೇವಲ ಮುಂಬಯಿಯಲ್ಲಿದೆ, ಮತ್ತು ಅದು ಮುಂಬಯಿಯದೇ ಆಗಿದೆ.

ಶಿಂಗಾರ್ ದಾಟಹೋಯಿತು.

ತನ್ನನ್ನು ತಾನೇ ಅವಳು ಬಾಗಿಲಕಡೆ ತಳ್ಳಿಕೊಂಡಳು. ಮತ್ತು ಬಗಲಲ್ಲಿ ಒತ್ತಿ ಹಿಡಿದುಕೊಂಡಿದ್ದ ವ್ಯಾನಿಟಿ ಬ್ಯಾಗನ್ನು ತುಂಬ ಎಚ್ಚರಿಕೆಯಿಂದ ಒತ್ತಿಟ್ಟುಕೊಂಡು, ಇಳಿಯುವ ಸಂದರ್ಶಿಯೋಳಗಾದಳು.

ಇಳಿಯುವಾಗ ಅವಳು ಕೇವಲ ಒಂದು ವಿಶ್ವಾಸವನ್ನು ಮಾತ್ರ ಹಸಿಯಾಗಿಟ್ಟು ಕೊಳ್ಳಬೇಕಾಗಿತ್ತು ಬಗಲಲ್ಲಿ ಅವುಚಿಕೊಂಡಿದ್ದ ಬ್ಯಾಗ್ ತನ್ನ ಸ್ಥಳದಲ್ಲಿಯೇ ಇದ್ಯೋ ಇಲ್ಲವೋ....

೨

ಬಾಗಿಲ ಕದವನ್ನು ದೂಡಿ ಒಳಗೆ ಪ್ರವೇಶಿಸುತ್ತಲೇ ಎಲ್ಲಿಗೋ ಹೋಗಲು ಕಾತರದಿಂದ ಸಜ್ಜಗೊಂಡು ಸಿದ್ಧಳಾದ ಅಮೃ ಒಳಗಿನ ಕುದಿತದಿಂದ ಉಪ್ಪುತ್ತಿರುವಾಗ ಸದ್ಯ ಮಾಡುತ್ತಿರುವ ಬಟ್ಟಲಿನ ದನಿಯಲ್ಲಿ ಉಲಿದಳು

“ಬಹಳ ತಡಮಾಡಿದೆ. ಈಗ ಬಟ್ಟೆ-ಬರೆ ನಂತರ ಬದಲು ಮಾಡಬಹುದಂತೆ. ಅದೇ ಕ್ಷಯಲ್ಲೇ ಅಧರ ಕಪ್ಪ ಚಹಾ ಮಾಡು... ಕುಡಿಬೇಕು...”

“.....”

“ಒಂದು ಚುಟಿಕಿ ಶುಂತಿ ಹಾಕು. ಎಪ್ಪು ಕೆಟ್ಟಿ ನೀರು ಬರಾತ್ರ ಇದೆ ನಲ್ಲಿಯಲ್ಲಿ.... ಬೆಂಕಿಬೀಳಲಿ.”

ಇತಕ್ಕೆಳನ್ನು ಮುದ್ರಿಸಿದ್ದ ಅಮೃನ್ ಓರಿವಾಯಿಲ್ ಸೀರೆಯ ಹೊಳಪ್ಪೆ ಅವಳ ಕೆಣ್ಣು ಕುಕ್ಕಿತು. ವಷಾಂಸುಗಟ್ಟಲೇ ಹಿಂದೆ ಅಪ್ಪಾಜಿ ತಂದಿದ್ದ ತೆಳು ನೂಲಿನ ಮೂರು ನಾಲ್ಕು ಒಳ್ಳೆಯ ಸೀರೆಗಳು ಅವಳ ಬೀರುವಿನಲ್ಲಿ ಮಡಿಕೆ ಮಾಡಿ ಇಡಲ್ಪಟ್ಟಿದ್ದವು. ವರ್ಷಕ್ಕೋಣ ಆರು ತಿಂಗಳಿಗೋ ಒಮ್ಮೆ ಅದನ್ನು ಉಟ್ಟಿ ತೊಳೆದು ಮತ್ತೆ ಅಡಕ್ಕೆ ಗಂಜಿ ಹಾಕಿ ಇಸ್ತಿ ಹಾಕಿ ಪ್ರೀತಿಯಿಂದ ರಕ್ಷಣೆ ಮಾಡಿಕೊಂಡಿದ್ದಳು. ಅಪ್ಪನ ಉತ್ತಮ ಅಭಿರುಚಿಯ ಬಗೆಗೆ ಅವಳಿಗೆ ಅಚ್ಚರಿಯಾಗುತ್ತಿತ್ತು. ಅದರೆ ಅಮೃನಿಗೆ ಕುಂತಿ ಮಾಂಸಿ ಉಟ್ಟಬಿಟ್ಟ

ಸೀರೆಗಳನ್ನು ಉಡುಪುದರಲ್ಲಿಯೇ ಬಹಳ ಸುಖ ಸಿಗುತ್ತಿತ್ತು. ಸೀರೆ ಧರಿಸುವುದಷ್ಟೇ ಅಲ್ಲ, ಹಬ್ಬ ಹರಿದಿನಗಳಲ್ಲಿ ಆ ಸೀರೆಗಳನ್ನು ವಿಶೇಷವಾಗಿ ಉಟ್ಟಿ, ಆ ದಿನಗಳಲ್ಲಿ ಮಾರ್ಕೆಟಿನಲ್ಲಿ ದುರ್ಭವಾಗಿರುತ್ತಿದ್ದ ಚೆರಿವಾಯಿಲೊನ ಸೀರೆಗಳನ್ನು ಪರಿಚಿತರಿಗೆ ಶೋರಿಸುತ್ತ ಮೇರೆಯುತ್ತಿದ್ದಳು. ಅಷ್ಟೇ ಅಲ್ಲ, ತಂಗಿ ಕುಂತಿ ಅಮೃನ್ ಜನ್ಮದಿನದಂದು ‘ಬಾಬುಭಾಯಿ ಭುವಾನೆಜಿ’ ಶೋರೂಪನಲ್ಲಿ ಏನಾದರೂ ಅಲಂಕಾರದ ಸಾಮಗ್ರಿಗಳನ್ನು ಕೊಂಡು ಕೊಡುತ್ತಿದ್ದಳು. ಚಿಟ್ಟು ಚಿಟ್ಟು ಸೀರೆಯ ಮೇಲೆ ಬಂಗಾರದ ಮೇಲೆ ಕುಂದಣಾವಿಟ್ಟಿಹಾಗೆ, ಬಳಗಿವಿಯಲ್ಲಿ ಅತ್ತರದ ಸುಗಂಧವನ್ನು ಬೀರುವ ಹೂ! ಒಂದು ಸಾವಿರ ಬಾರಿ ಹೇಳಿಯಾಯಿತೇನೋ, ಮುಂಬಯಿಯ ಹನ್ನೆರಡೂ ತಿಂಗಳಿನ ಒಂದೇ ಬಗೆಯ ತೇವವುಳ್ಳ ವಾತಾವರಣದಲ್ಲಿ ಅನುಕೂಲಕರವಾಗಿರುವುದು ಬಾಳದ ಬೇರಿನ ಸುಗಂಧಿ! ಆದರೆ ಕೇಳುವವರು ಯಾರು? ಕುಂತಿ ಮಾಂಸಿ ಯಾವುದು ಹೇಳುತ್ತಾಜೋ! ಅದೇ ಶೈಷ್ಟು! ಕುಂತಿ ಮಾಂಸಿ ಬೇಡವೆಂದುಬಿಟ್ಟಿದ್ದು ಅಮೃನಿಗೆ ಆಕಾಶಕುಸುಮ!

“ನೀನು ಎಲ್ಲಿಗೆ ಹೊರಟೆ-ನೆಲದ ಮೇಲೆ ಹಾರಾಡೋ ಹಕ್ಕಿ...”

“ಹಕ್ಕಿ...”

ಮೇಜಿನ ಡ್ರಾಲ್ರಾನಲ್ಲಿ ಪಸ್ರು ಇಡಲು ಶೋಣೆಯೊಳಕ್ಕೆ ಹೊಕ್ಕ ಕೂಡಲೇ ಅಮೃನ್ ತಕರಾರು ಕೇಳಿಸಿತು. ಅದು ಅಪ್ಪಣೆಯಲ್ಲ. ಒತ್ತಾಯಿ! ಇದನ್ನೆಲ್ಲ ಒಗ್ಗಿಸಿಕೊಳ್ಳುವುದು ಕಷ್ಟ, ಹಾಗೆಂದು ಅಮೃನ್ ಸಿಡುಕು, ಅವಹೇಳನೆ, ಎಚ್ಚರಿಕೆಯ ಮಾತುಗಳನ್ನು ಕೇಳಿ-ಸಹಿಸಿ ಸಾಕಾಗಿದೆ. ಹುಂತಾಗ, ನಿಂತಾಗ, ಮನೆಯಿಂದ ಹೊರಡುವಾಗ ಮನೆಗೆ ಬಂದಾಗ ಇದೆಲ್ಲ ಅಭ್ಯಾಸವಾಗಿಬಿಟ್ಟಿದೆ. ಇದೊಂದು ದಿನನಿತ್ಯದ ಕಟಕಟೆ.

ಹುಟ್ಟಿ ಚಹಾ ಮಾಡಿಕೊಡುವ ಒತ್ತಾಯ ಅವಳಿಂದಲೇ ಬರುತ್ತಿದೆಯಾ? ಮುನಿಯಾ ಇನ್ನೂ ಸ್ವಾಲ್ಪಿನಿಂದ ಹಿಂತಿರುಗಿಲ್ಲ. ಅಪ್ಪಾಜಿ ಜಗುಲಿಯ ಮೇಲಿನ ದೀವಾನಾದ ಮೇಲೆ ಮಲಗಿದ್ದಾರೆ. ಆರೋಗ್ಯವಾಗಿದ್ದರೆ ಮುನಿಯಾ ಅಥವಾ ಅವಳ ಬದಲಿಗೆ ಅವರೇ ಸ್ವಾತಃ ಚೋಕಿಗೆ ಬಂದಿರುತ್ತಿದ್ದರು. ಬೇರೆ ದಾರಿಯಲ್ಲದೆ ಒತ್ತಡಕ್ಕೆ ಸಿಲುಕಿದ ತಾಯಿಯ ಮಮತ್ತೆದ ಪ್ರವಾಹ ಈಗ ಕೇವಲ ಅವಳಿಗಾಗಿ ಹರಿದಿದೆ.

ಅಪ್ಪಾಜಿಯವರ ಗೊರಕೆಯು ಅವರ ನಿಶ್ಚಿಂತವಾದ ನಿದ್ದೆಯನ್ನು ಫೋಣಿಸುತ್ತಿತ್ತು. ನಿದ್ದೆಯ ಮಾತ್ರೆಯನ್ನು ನುಂಗದೆ ಹೀಗೆ ನಿಶ್ಚಿಂತವಾಗಿ ಮಲಗುವುದು ಅವರೆಲ್ಲಿರಿಗೂ ಅಷ್ಟೇ ಅಲ್ಲ. ಸ್ವಯಂ ತಂದೆಯವರಿಗೂ ಕೂಡ, ಲಕ್ಷ್ಮೀಹೊಡೆ ತಮ್ಮ ದೇಹದ ಅನಿವಾಯತೆಯನ್ನು ಅಂತಿಮವಾಗಿ ಒಟ್ಟಿಕೊಂಡಿದ್ದರ ಒಪ್ಪಂದ ಅದು! ನ್ಯೂರೋ ಫಿಜಿಶಿಯನ್‌ರಿಗೆ ಈ ವಾರ ಅವರನ್ನು ಶೋರಿಸಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಾಗಿದೆ. ಶೋಂದರೆಯಿಂದರೆ ‘ಹಿಂದೂಜಾ’ ಹಾಸ್ಪಿಟಲ್ ಫೀಸೋ!...

ಫೀಸೋನ ಕೊರತೆಯಿಂದವಾಗಿ ಇತ್ತೀಚಿಗೆ ಆಸ್ಕ್ರೆಯನ್ನು ಬದಲಿಸುತ್ತ ತಿರುಗಾಡುತ್ತ

ಇರಬೇಕಾದ ಪ್ರಸಂಗ ಬಂದಿದೆ. ಅಡುಗೆಮನೆಯಲ್ಲಿ ಚಹಾಕ್ಕಾಗಿ ನೀರಿಟ್ಟ ಕೊಡಲೇ ಅಮೃತತ್ವರಬಂದು ನಿಂತುಕೊಂಡಳು.

“ಮರೆತುಬಿಟ್ಟಿಯನೇ... ಇಂದು ಶುಕ್ರವಾರ ಅಲ್ಲವಾ?”

ಶೇಳ್ಳಿ ಮೇಲಿಂದ ಚಹಾಪ್ರಡಿಯ ಡಬ್ಬಾವನ್ನು ಎತ್ತಿಕೊಳ್ಳುತ್ತ ತಾಯಿಯ ಅಭಿಪ್ರಾಯ ಗ್ರಹಿಸಲು ಅವಳತ್ತು ನೋಡಿದಳು.

“ಹುಂತಿ ಚಿಕ್ಕಮೃನ ಮೊಮ್ಮಗನ ಹುಟ್ಟಬಬ್ಬ ಅಲ್ಲವೇನೇ ಇವೊತ್ತು ಸಂಜೆ?”

“ಇರಬಹುದು” ಎಂಬಂತೆ ನಿರಪೆಕ್ಕೆಯ ಮುಖಿಮುದ್ರೆಯಲ್ಲಿ, ಬಿಸಿಯಾಗುತ್ತಿರುವ ನೀರಿಗೆ ಚಮಚೆ ಸಕ್ಕರೆಯನ್ನು ಹಾಕಿದಳು. ಮಧುಮೇಹ ಇರುವುದರಿಂದ ಡಾಕ್ಟರರು ಅಮೃನಿಗೆ ಸಿಹಿ ವಸ್ತುಗಳಿಂದ ದೂರವಿರಲು ಸೂಚಿಸಿದ್ದಾರೆ. ಆದರೆ ನಾಲಗೆಯ ರುಚಿಗೆ ಬಲಿಯಾದ ಅಮೃತಕ್ಕದಲ್ಲಿ ಹೆಚ್ಚಾದ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು ದಿನವೂ ಹೊಸಹೊಸ ವಿಷಯಗಳನ್ನು ಮಡುಕುತ್ತಿದ್ದಳು. ಒಮ್ಮೊಮ್ಮೆ ಮೆಂತೆಯಪ್ರಡಿ ತೆಗೆದುಕೊಳ್ಳಲು ಶುರುಮಾಡಿದರೆ, ಮತ್ತೆ ಕೆಲವೊಮ್ಮೆ ಹಸಿ ಹಾಗಲಕಾಯಿ ರಸ! ಅಂಥೂ ಸಿಹಿ ಬಿಡುವುದು ಅವಳಿಂದ ಆಗುತ್ತಿರಲಿಲ್ಲ.

ಹೆಗಲಿನಿಂದ ತೂಗುಬಿಟ್ಟ ಚರ್ಮದ ಜೀಲದಿಂದ ಅಮೃತಾಸ್ವಿಕ್ಕನ ಗುಲಾಬಿ ಬಣ್ಣದ ಬಾಕ್ಕನ ಮುಚ್ಚಳ ತೆರೆದು ಅವಳ ಎದುರು ಹಿಡಿದಳು.

ಡಬ್ಬಿಯ ಒಳಗಡೆ ನೋಡುತ್ತಲೇ ಅವಳ ಕಣ್ಣ ತೀಕ್ಕುವಾದವು.

“ಇವು ನನ್ನ ಕಾಲಗೆಜ್ಜೆ ಅಲ್ಲವಾ.... ಪಾಲೀಶ್ ಮಾಡಿಸಿದೆಯಾ?”

“ನನ್ನ ಬುದ್ಧಿವಂತಿಕೆ ಅಂದರೆ ಏನಂತ ತಿಳಿದಿದ್ದೀ? ಹೊಸದು ಮಾಡಿಕೊಡಲು ಹದಿನ್ಯೆದು ಕೊಡಬೇಕು ಅಂತ ಅಂದ. ಇಲ್ಲೇ ನಮ್ಮ ಹೇರವಾಡಿ ಸೋನಗಾರ, ಒಂದುಗಂಟೆ ಅಂಟವಾಳದ ಪ್ರಡಿಯಲ್ಲಿ ನೆನಸಿ ನಂತರ ನನ್ನ ಹಲ್ಲು ತಿಕ್ಕೊಂಬ್ಬಿ ಬ್ರಹ್ಮನಲ್ಲಿ ಉಜ್ಜಿದೆ.”

ತುಟಿಯನ್ನು ಸಂಕುಚಿತಗೊಳಿಸಿಕೊಳ್ಳುತ್ತ ಅವಳು ಕುದಿಯುವ ನೀರಿಗೆ ಚಹಾಪ್ರಡಿ ಹಾಕಿದಳು.

“ಯೋಚನೆ ಮಾಡಿದೆ, ಸುಮ್ಮನೆ ಬಿದ್ದುಕೊಂಡಿರೋ ಈ ಕಾಲುಗೆಜ್ಜೆ ನಿನಗೇನು ಅವಶ್ಯಕತೆ ಇದ್ದದ್ದಲ್ಲ. ಮತ್ತಿದನ್ನು ಹಾಕಿಕೊಳ್ಳುವವರೂ ಸದ್ಯ ನಮ್ಮನೇಲೀ ಯಾರೂ ಇಲ್ಲ.”

ತಾಯಿಯ ಈ ನಾಟಕವನ್ನು ಅರಿತುಕೊಂಡ ಅವಳು ಒಮ್ಮೆಲೇ ಕಹಿಯಾಗಿ ನೋಡಿದಳು.

“ಧರಿಸುವವರು ಯಾರೂ ಇರದಿದ್ದರೂ ವಸ್ತುವಿಗೆ ಬೆಲೆಯಂತೂ ಇರುತ್ತಲ್ಲವಾ?”

“ಬೆಲೆಯಿಲ್ಲದ್ದು ಆಗಿದ್ದರೆ ನೀನೀಗ ಅಪ್ಪು ಸಣ್ಣ ಇದ್ದವಳು ಇಪ್ಪು

ದೊಡ್ಡೆಳಾಗಿದೀಯ, ಈವರೆಗೆ ಇದನ್ನ ಕಾಪಾಡಿಕೊಂಡು ಇಟ್ಟಕೊಂಡಿರ್ತಿದ್ದಾ?”

“ಈವರೆಗೆ ರಕ್ಷಿಸಿಕೊಂಡು ಬಂದ ಹಾಗೆ ಮುಂದೂ ಇಟ್ಟಕೊಂಡು ಹೋಗಬಹುದಲ್ಲ!”

“ಹೂಂ.... ರಕ್ಷಿಸಿ ಇಡಬೇಕು.... ಮುನ್ನಿಯ ಮಗುವಿಗೆ ನಾನೂ ಅಜ್ಞಾ ಆಗ್ರೇನಲ್ಲವಾ?.... ಅಲ್ಲೆಲ್ಲ ಸಂಬಂಧಿಕರು ಬಂದಿರುವಾಗ ನಾನೋಬ್ಬಳು ಫಕೀರಳ ಹಾಗೆ ನಿಂತ್ಹೂಂಡಿರಲಾ?”

“ಹೋಸ ಪಾತ್ರೆಗೆ ಯಾವುದಕ್ಕಾದರೂ ಹಸರು ಬರೆಸಿ ಕೊಟ್ಟಬಿಡಲ್ಲ...”

“ಹೋಸ ಪಾತ್ರೆ.... ಇಟ್ಟಿದ್ದೆಯಾ?”

“ಯಾಕಿಲ್ಲ? ಮೂರು ಡಬ್ಬಾದ್ದು ಹೋಸ ಟೆಫಿನ್ ಕ್ಯಾರಿಯರನ್ನು ಹಳೆ ಬಟ್ಟಿಕೊಟ್ಟಿ ಮೊನ್ನೆ ಹಿಂದಿನವಾರ ನೀನು ವಿರೀದಿ ಮಾಡಿಲ್ಲವಾ?”

“ಹೌದು, ತಗೊಂಡಿದೇನೆ.... ಆದರೆ ಇಂಥ ಸಂದರ್ಭದಲ್ಲಿಲ್ಲ ಕಬ್ಬಿಣ-ಗಿಬ್ಬಿಣದ್ದೆಲ್ಲ ಕೊಡೋ ರಿವಾಚು ಇಲ್ಲ.”

“ಟೆಫಿನ್ ಕ್ಯಾರಿಯರ್ ಕಬ್ಬಿಣದ್ದಾ?”

“ಒಂದೇ ಅಲ್ಲವೇನೇ? ಸ್ವೀಲ್ ಅಂದರೆ ಬೆಳ್ಳಿಯೋ ಬಂಗಾರಾನೋ ಆಗೋಡಕ್ಕೆ ಸಾಧ್ಯವಾ? ಮತ್ತೆ ಅವರೆಲ್ಲರ ಎದುರಿಗೆ ನನ್ನ ಮೂಗಿನ ತುಂಡು ಇರಬೇಕಾ ಬೇಡವಾ? ಕುಂತಿ ಹೋಡೋದರಲ್ಲಿಲ್ಲ ಎಂದೂ ಹಿಂದೆ ಮುಂದೆ ನೋಡಿದವಳಿಲ್ಲ...”

“ಅವರು ನಾವು ಸಮಾನರಾ?”

“ನನ್ನ ತಂಗಿಯೇನು ಗಣಿ ಅಗೆಸಿ ಇಟ್ಟಿದ್ದಾಳಾ?”

“ಹಾಗಲ್ಲ.... ಕಾಲುಚೈನಿನ ವಿಚಾರಬೇರೆ. ಅದು ನಮ್ಮ ಅಜ್ಞ ಮಾಡಿಸಿದ್ದಲ್ಲವಾ? ಸರಿಯಾಗಿ ರಕ್ಷಣೆ ಮಾಡಿಕೊಂಡು ಹೋಗೋಡಕ್ಕೆ ಇಷ್ಟೇ ಕಾರಣ ಸಾಲದಾ?”

ಜಹಾದ ಲೋಟಿಯನ್ನು ಅಮೃನ ಕೈಗೆ ಕೊಡುವಾಗ, ಅವಳ ಮುಖ ನೋಡದೆಯೇ, ಅವಳ ಮುಖಿದ ಮೇಲೆ ಬಿದ್ದ ನಿರಿಗಳು ಅನುಭವಕ್ಕೆ ಬಂದವು. ಎಪ್ಪು ಸಹಿಸುವುದು? ಯಾವುದಾದರೂ ಒಂದು ದಿನದ ಮಾತಾ? ಒಂದು ಶಿಧಿಲವಾದ ಭಾವನೆ ಅವಳ ಅವಳ ಅಂತರಂಗದಲ್ಲಿ ಹೆಡೆಬಿಜ್ಜಿತು. ಅಮೃನ ನಿರಂಕುಶತೆಯನ್ನು ಸಾರ್ವಭೌಮತ್ವವನ್ನು ಎದುರಿಸಲು ವ್ಯಗ್ರಾದ ಅವಳಿಗೆ, ತನ್ನಲ್ಲಿನ ಸಡಿಲವಾದ ಭಾವನೆ ಅವಳನ್ನು ಎದುರಿಸುವ ಪ್ರತಿಭಟನೆಯ ಶಕ್ತಿಯಾಗಿ ಪರಿವರ್ತಿತವಾಗಿದೆ ಎಂಬುದು ಸ್ವಯಂ ಅವಳಿಗೇ ಗೊತ್ತಾಗಲಿಲ್ಲ. ಪೂರ್ಣ ವಿರಾಮವಾಗಿ ಅಂಟಿಕೊಂಡ ತುಟಿಗಳು..... ಬೈರಕ್ಕಿನ ದೀವಾನಾದ ಮೇಲೆ ಅಸಹಾಯಕರಾಗಿ ಬಿದ್ದ ಕೊಂಡಿರುವ ಅಪ್ಪಾಜಿ. ಈಗ ಆಗಿದ್ದೂ ಅದೇ. ಅಮೃನಿಗೆ ಏನೇನೋ ಹೇಳಲು ವ್ಯಾಕುಲಗೊಂಡ ಅವಳ ತುಟಿಗಳು ನಿಸುಮಾತ್ರ ಚಲಿಸಿ ಸುಮೃನಾದವು. ಅಪ್ಪಾಜಿಯ ಗೊರಕೆಯ ಸದ್ದು ಅಡುಗೆ ಮನೆಯನ್ನು

ದಾಟಿ ಅವಳವರೆಗೆ ತಲುಪಿ ಎಚ್ಚರಿಸಿದವು. ಮತ್ತೂ ಒಂದು ವಿಚಿತ್ರ ಸಂಗತಿ ಅರಿವಿಗೆ ಬಂತು. ಅಮೃನ ಕೊಗುವಿಕೆ, ಜೀರುವಿಕೆ ಯಾವುದೂ ಅಪ್ಪನ ನಿದ್ದೆಯನ್ನು ಕೆಡಿಸುವುದಿಲ್ಲವೆಂಬುದನ್ನು ಅವಳು ಗಮನಿಸಿದ್ದಾಳೆ. ಆದರೆ ಅವಳ ಸಾಮಾನ್ಯವಾದ ಗಟ್ಟಿಯಾದ ದನಿ ಅವರ ಕಿವಿಯಮೇಲೆ ಬೀಳುತ್ತಲೇ ಬೆಳ್ಳಿಬಿದ್ದ ಕಣ್ಣ ತೆರೆಯುತ್ತಿದ್ದರು. ಅಶಾಂತ, ಅಸ್ವಷ್ಟ ಗೊಗ್ಗರುದನಿಯಲ್ಲಿ ಅವಳನ್ನು ಕರೆಯುತ್ತ ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಕೇಳುತ್ತಿದ್ದರು.

“ವಿನಾಯ್ತಿ ನಮ್ಮೀ, ನಿನಗೆ ಯಾರಾದರೂ ಏನಾದರೂ ಅಂದರಾ?”

ಅವಳಿಗೆ ಅಮೃನ ಬಳಿ ಹೇಳಬೇಕಾಗಿತ್ತು

“ನಿನಗೆ ಯಾವಾಗ ನೋಡಿದರೂ ನಿನ್ನ ತವರುಮನೆಯ ಮೋಹ ಎದ್ದಬಿದ್ದರುತ್ತದೆ. ಸತ್ತ ನನ್ನ ಅಜ್ಞಿಯ ಭಾವನೆಗಳಿಗೆ ನಿನ್ನಲ್ಲಿ ಯಾವ ಬೆಲೆಯೂ ಇಲ್ಲವಾ? ಪೇನೋಶನ್ ತಗೊಳ್ಳುತ್ತಿದ್ದ ವಿಧವೆ ಅಜ್ಞಿಯ ಬಳಿ ತನ್ನ ಮೊಮ್ಮೆಗಳಿಗೆ ಕೊಡಲು ಗಳಿಸಿಟ್ಟಿದ್ದು ಏನಾದರೂ ಇದ್ದರಲ್ಲವಾ? ಹಳ್ಳಿಯ ಒಬ್ಬ ಸಾಮಾನ್ಯ ಅಧ್ಯಾಪಕೆ, ಏನು ಸಾಧ್ಯವೋ ಎಷ್ಟು ಸಾಧ್ಯವೋ ಅಪ್ಪು ಮಾಡಿದಳು. ನಾನು ಇಪ್ಪು ದೊಡ್ಡವಳಾದೆ. ನನ್ನ ಕೈಗೋ ಕೊರಳಿಗೋ ಏನಾದರೂ ಹಾಕಲು ಯೋಚಿಸಿದ್ದೀಯಾ? ಅಪ್ಪಾಚಿ ಯಾವಾಗಲೂ ಹಾಸಿಗೆಹಿಡಿದೇ ಇದ್ದವರಾ?”

ಕಂಕುಳ ಹಾಗೂ ಎದೆಯ ಮೇಲೆ ಹರಿಯುತ್ತಿದ್ದ ಬೆವರಿನೊಂದಿಗೆ ಹೋಣೆಯಿಂದ ಹೊರಗೆ ಬುಂದಳು. ತನ್ನ ಹೋಣೆಗೆ ಹೋದ ಅಮೃ ಬೀರುವಿನಿಂದ ಏನು ತಗೆದಳೋ ಎನು ಬಿಟ್ಟಳೋ, ಸಿಟ್ಟಿನಿಂದ ಮುಖ ತಿರುವಿದಳು. ಏನಾದರೂ ಮಾಡಿಕೊಂಡು ಹೋಗಲಿ. ಎಪ್ಪು ಮಾಡಿದರೂ ಇವಳ ಕೆಲಸ ಮುಗಿಯುವುದೇ ಇಲ್ಲ. ಎರಡು ಗಂಟೆ ಆಗಲಿದೆ. ಅಪ್ಪನಿಗೆ ನುಜ್ಜಿನ ಗಂಜಿ ಮಾಡಬೇಕು. ಅದನ್ನು ಒಲೆಯ ಮೇಲೆ ಇಟ್ಟ ಅನಂತರ ಅವರನ್ನು ಎಚ್ಚರಿಸುತ್ತೇನೆ. ಒಂದು ಸೀಟಿ ಆಗುತ್ತಲೇ ಕುಕರ್ಣನ್ನು ತೆರೆದಿಟ್ಟು, ಬೇಳಿ ಜೆನ್ನಾಗಿ ಬೇಯಿವಂತೆ ಮಾಡಬೇಕು, ಯಾಕೆಂದರೆ ಅವರಿಗೆ ಜಗಿಯುವುದು ಸಾಧ್ಯವಿಲ್ಲ. ಚಮಚೆಯಲ್ಲಿ ತಿನ್ನಪುದೂ ಸಾಧ್ಯವಿಲ್ಲ. ಅದನ್ನು ಅವರು ಕುಡಿಯುತ್ತಾರೆ. ಆದರೆ ಬೇಳಿ ಬೇಳೆಯಿಂದು ಅನಿಸಬೇಕಲ್ಲ!

ಸ್ವಲ್ಪಿನಿಂದ ಥುನ್ನೂ ಹಾಗೂ ಮುನಿಯಾ ಈಗ ಬರಲಿಕ್ಕಿದ್ದಾರೆ. ಅವರಿಗೆ ತಿನ್ನುವ ಚಿಂತೆಯಿಲ್ಲ. ಎಂಪ್ಲಾಯಿಮೆಂಟ್ ಬ್ಯಾರೋಕ್ ನೋಕರಿ ಸಲುವಾಗಿ ಮಾಹಿತಿ ಕೇಳಲು ಹೋಗುವುದಕ್ಕೆ ಮುಂಚೆ ನಾಪ್ಪಾಕ್ಕಾಗಿ ಮುಸಾಲೆ ಅನ್ನ ಮಾಡಿಟ್ಟ ಹೋಗಿದ್ದಳು. ಈಗ ಅದನ್ನೇ ಸಣ್ಣ ಗ್ರಾಸ್‌ನಲ್ಲಿ ಬಿಸಿ ಮಾಡಿದರಾಯಿತು.

ಅಡುಗೆ ಮನಗೆ ಕಾಲಿಡುತ್ತಲೇ ಅಮೃನ ದನಿ ಕೇಳಿಸಿತು.

“ನಮ್ಮೀ! ನಿನ್ನ ಹೋಸ ಚಪ್ಪಲಿ ಇದೆಯಲ್ಲ, ಸ್ವಲ್ಪ ಕೊಡು, ನನ್ನ ಚಪ್ಪಲಿಯ

ಬಲಗಾಲಿನ ಅಂಗುಷ್ಠ ಯಾಕೋ ಬಹಳ ನಾಜೂಕಾಗಿದೆ. ದಾರಿಯಲ್ಲಿಲ್ಲಾದರೂ ಹರಿದುಹೋದರೆ... ಅಲ್ಲೇ ಮೋಚಿಯ ಹತ್ತಿರ ನಿಂತಿರಬೇಕಾಗುತ್ತದೆ.”

ಸ್ವಲ್ಪ ತಡೆದು ಅವಳು ಒಳಗಿನಿಂದಲೇ ಉತ್ತರಕೊಟ್ಟಳು.

“ಆಯ್ದು ತೆಗೆಯೋದೇನೋ ತೆಗೆದುಕೊಡ್ಡೇನೆ. ಆದರೆ ಒಂದೂವರೆ ಇಂಚಿನ ಎತ್ತರದ ಅಟ್ಟಿ ಇದೆ, ನಿನಗೆ ತೊಂದರೆಯಾಗೋದಿಲ್ಲವಾ? ಆಮೇಲೆ ಮೊಣಕಾಲಿನ ಮೀನವಿಂದ ನೋಯುತ್ತದೆ ಎಂದು ಗೊಣಗಬೇಡ.”

“ನೀನು ತೆಗೆದುಕೊಡು... ದಿನಾ ವಧ್ಯ ಕೂತು ಮಾಡುವಾಗ ಮೀನವಿಂದ ಏನು ಕಡಿಮೆ ನೋಯುತ್ತದೆಯಾ?”

“ನನಗೇನು?” ಮನಸ್ಸಿಲ್ಲದ ಮನಸ್ಸಿನಿಂದ ಅವಳು ತನ್ನ ಕೋಣೆಯ ಕಡೆ ಹೋದಳು. ಚಪ್ಪಲಿ ತೆಗೆಯಲು ಮೇಚಿನ ಕೆಳಗೆ ಬಗ್ಗಿದಾಗ ಅಮೃ ಬೆನ್ನ ಹಿಂದೆಯೇ ಪೋಲೀಸು ದಫೇದಾರನ ಹಾಗೆ ಬಂದು ನಿಂತಿದ್ದಳು.

ಬಹುತ್ವಾಗಿ ನನ್ನ ಕಾಲು ಗೆಜ್ಜೆಯನ್ನು ಕೊಡಲು ನಾನು ಮನಸ್ಸು ಮಾಡದಿರುವುದರಿಂದ ಅಮೃ ಬೇರೆನಾದರೂ ವಸ್ತುವನ್ನು ಇಂದ್ರಜಿಣ ಮಗನಿಗೆ ಕೊಡಲು ಮಡುಕ ಬಿರುವಿನಲ್ಲಿ ಇಟ್ಟಿರಬಹುದು. ಮತ್ತು ತನ್ನ ಕಾಲಗೆಜ್ಜೆಯನ್ನು ಯಥಾಪ್ರಕಾರ ಡಬ್ಬಿಯಲ್ಲಿ ಇಟ್ಟಿರಬಹುದು. ಬಹಳ ಹೊತ್ತು ಏನೋ ಮಡುಕುತ್ತಿದ್ದಳು. ಅದನ್ನು ಪತ್ತೆ ಮಾಡಲು ಅವಳು ಮಾತು ಬದಲಿಸಿದಳು—

“ಅಥವಾ ಕಾಲು ಜೈನಿನ ಬದಲು ಇಂದ್ರಜಿಣ ಮಗನಿಗೆ ನಗದಿಯನ್ನೇ ಕೊಟ್ಟಬಿಡುವುದಲ್ಲ! ಜಿಕ್ಕಿಮೃ ತನ್ನ ಮನಸ್ಸಿಗೆ ಬಂದುದನ್ನು ತಂದುಕೊಳ್ಳಬಹುದು.”

ಈ ಮಾತನ್ನು ಕೇಳುತ್ತಲೇ ಅಮೃ ಸಿದಿದ್ದಳು.

“ನನ್ನ ಕೈ-ಕಾಲು ಕಟ್ಟಿಮೋಗಿದೆ. ಇನ್ನು ನಿನ್ನ ಸೂಚನೆಯಂತೆ ನಾನು ಕುಂತು-ನಿಂತು ವಾಡಬೇಕಾ? ನಿನಗೊಂದು ಚಟವೇ ಬಿದ್ದುಹೋಗಿದೆ. ಯಾವುದೇ ಶುಭಕಾರ್ಯವನ್ನೂ ಸುರಳಿತ ಮಾಡಲು ನೀನು ಬಿಡುವುದಿಲ್ಲ. ಅಳೋದು ಕರೆಯೋದು ಇದ್ದೇ ಇದೆ....”

ಚಪ್ಪಲಿಯನ್ನು ಕಾಲಿಗೆ ಬಿಗಿಯಾಗಿ ಹಾಕಿಕೊಳ್ಳುತ್ತ ಬಗ್ಗಿದವಳು ಮೇಲೆದ್ದಳು. ಬಹುತ್ವಾಗಿ ಅಜ್ಞೆಗೆ ಮನಸ್ಸಿನಲ್ಲಿಯೇ ಜೈದಿರಬಹುದು. ಮೊಮ್ಮೆಗಳು ಕಾಲಿನ ಜೈನಿನ ಬಗ್ಗೆ ತಾನೇ ಭೂಮಿಯನ್ನು ತಲೆಮೇಲೆ ಹೊತ್ತುಕೊಂಡವಳ ಹಾಗೆ ಮಾಡುತ್ತಾಳೆ. ಯೋವನದಲ್ಲಿಯೇ ಸ್ವರ್ಗ ಸೇರಿದ ಮಾವನ ಗಳಿಕೆಯ ಬೆಳ್ಳಿ ರೂಪಾಯಿ ತುಂಬಿದ ತಂಬಿಗೆಯನ್ನು ಅತ್ಯೇ ಅವಶ್ಯಕತೆ ಬಿದ್ದಾಗೆಲ್ಲ ಮಾರಿ ಖಚುಮಾಡಿದ್ದಳು. ಬಿಟ್ಟು ಹೋಗಿದ್ದಾದರೂ ಏನು ಮಹಾ ಖಿಜಾನೆಯನ್ನು! ಒಂದರೆಡು ಖಾಲಿ ಬಾಕ್ಸ್‌ಗಳು ಹಾಗೂ ಕಂಚು ಹಿತ್ತಾಳೆಯ ತಂಬಿಗೆ-ಬಟ್ಟಲುಗಳನ್ನು! ಮನೆಬಾಗಿಲಿಗೆ ಬಂದ

ಕನ್ನಾಪಿತ್ಯಗಳಿಗೆ ಮಗನ ಪದವಿ ಹೋರಿಸಿ ಮರುಳು ಮಾಡಿದ್ದಳು. ತನ್ನ ಅಪ್ಪನೂ ಹಾಗೇ ಬಲೆಗೆ ಬಿಡ್ಡಿದ್ದ. ಹಿಂದೆ ಮುಂದೆ ಯೋಚಿಸದೆ ಈ ಕಂಗಾಲರ ಮನೆಗೆ ತನ್ನನ್ನು ಹೊತ್ತುಹಾಕಿದ. ಗಂಗಾಸ್ವಾನ ಮಾಡಿದ!

ಕಾಲು ಅಪ್ಪಳಿಸುತ್ತ ಸರಗನ್ನು ಬೆನ್ನಿನ ಮೇಲೆ ಎಳೆದುಕೊಳ್ಳುತ್ತ ಜ್ಯೇಶ್ಚೀನಿಂದ ಹೊರಗೆ ಬರುವಾಗಿನ ಅಮೃತ ನಿಂದೆಯ ಮಾತುಗಳ ಜೊತೆಗೇ ಅಕ್ಸಾತ್ತಾಗಿ ಅವಳಿಗೆ ಬಾಬೂಜಿ ಹಾಗೂ ಮಕ್ಕಳ ನೆನಪು ಬಂದುಬಿಟ್ಟಿತು. ಉಪದೇಶ ಹೊರಬಂತು. ಬಾಬೂಜಿ ಮತ್ತು ಮಕ್ಕಳಿಗೆ ತಿನ್ನಲು ಕೊಟ್ಟಿ, ಮಕ್ಕಳಿಗೆ ಹೋಂವರ್ಕ ಮಾಡಿಸಿ, ಸರಿಯಾಗಿ ನಾಲ್ಕು ಗಂಟೆಗೆ ಶಾಹಬೇನ್‌ಳ ಮನೆಗೆ ಹಪ್ಪಳ ಲಟ್ಟಿಸಲು ಹೋಗಬೇಕು.

ಅವಳು ತಾನು ಬರದಿರುವ ಸಂಗತಿಯನ್ನು ತಿಳಿಸಿದ್ದಾಳೆಯೇ?

ಕೇಳುತ್ತಲೇ ಸಾಮಾನ್ಯವಾಗಿ ಸ್ವರ ಪುನಃ ಕೋಡುಗಳನ್ನು ಎತ್ತಿತೊಡಗಿತು.

ಮನೆಯಲ್ಲಿ ಒಬ್ಬಣೇ ಆಗಿದ್ದಳು. ಸುದ್ದಿಯನ್ನು ಕೊಟ್ಟಿ ‘ಶ್ರಮಜೀವಾಕ್ಯ’ ಓಡಿಸಲು ಯಾವ ಸಂದೇಶವಾಹಕ ಅವಳ ತಾರ್ಜೆದಾರಿಯಲ್ಲಿ ಕೈಕಟ್ಟಿ ನಿಂತಿರುತ್ತಾನೆ! ಸ್ವಯಂ ಹೋದಳು. ಕುಂತಿ ಚಿಕ್ಕಮ್ಮೆ ಎರಡು ಕಿಲೋ ಉದ್ದಿನಹಪ್ಪಳ ತರಿಸಿದ್ದಳು. ಅದನ್ನೂ ಕಟ್ಟಿಕೊಂಡು ಬಂದಳು. ರಜಾ ಅಂದಕೂಡಲೇ ಶಾಹಬೇನ್‌ಳಿಗೆ ಬೇಸರವಾಯಿತು. ಲಟ್ಟಿಸುವವರಿಗೆ ಏನು ಕೊರತೆ-ನೂರಕ್ಕೆ ಹತ್ತು ರೂಪಾಯಿ ಕೊಟ್ಟರೆ! ಬಾಗಿಲು ತೆರೆಯುತ್ತಲೇ ಅವಳಿಗೆ ಮರೆತಿದ್ದೇನೋ ನೆನಪಿಗೆ ಬಂತು—“ಕುಂತಿ ಇರಲು ಹಟಮಾಡಿದರೆ ನಾಳೆ ಸಂಚೆಯೋಳಗೆ ಮರಳಿ ಬರುತ್ತೇನೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗ್ಗೀಯಲ್ಲವಾ? ಮತ್ತೆ ರಾತ್ರಿ ಮಲಗೋದರೋಳಗೆ ಬಾಬೂಜಿಯವರ ಕಾಲು ಮಾಲೀಶ್ ಮಾಡುವುದನ್ನು ಮರೆಯಬೇಡ.”

ಕೊನೆಯ ವಾಕ್ಯದಲ್ಲಿ ಮೊದಲಿನಂತೆ ಮಾತಿನಲ್ಲಿ ಮಧುರತೆಯಿತ್ತು. ಮನೆಗೆ ಬಂದ ಮೊದಲಿಗೆ ಅವಿಶ್ವಾಸ ತುಂಬಿಕೊಂಡಿತ್ತು. ಇಂಥ ಪ್ರಯಾಣವನ್ನು ಅಮೃತ ಮಾಡಿದಾಗಲ್ಲ ಬಾಬೂಜಿ ಸಮೇತ ಮುನಿಯಾ ಹಾಗೂ ಭುನ್ನೂವರೆಗೆ ಎಲ್ಲರಿಗೂ ಕುಶಾಹಲವಾಗುತ್ತಿತ್ತು.

ಅಂತೂ ಕೊನೆಗೆ ಸೀರೆ ಸುತ್ತಿಕೊಂಡು, ದುಂಡು ಮಲ್ಲಿಗೆಯ ಸುವಾಸನೆಯ ಅತ್ಯರು ಪೂರಿಸಿಕೊಂಡು, ಅವಳ ಷ್ಟೇತಿಯ ಚಪ್ಪಲಿಯ ಅಟ್ಟಿಯನ್ನು ನೆಲಕ್ಕೆ ಹೊಸೆಯುತ್ತು. ಉಪದೇಶಗಳ ಸುರಳಿಯನ್ನು ಬಾಗಿಲಾಚೆ ಮೆಟ್ಟಿಲು ಇಳಿಯುವವರೆಗೂ ಬಿಚ್ಚಿತ್ತ ಹೊರಟಿಳು.

ಬಳಗೆ ಧಾವಿಸಿದ ಆಕೆ ಕೆಲಸಮಯದವರಿಗೆ ಆ ಚಿಕ್ಕ ಮನೆಯ ಬಾಗಿಲನ್ನು ತೆರೆದಿಟ್ಟಳು.

ಉಪದೇಶಗಳು ಆಷಾಢದ ಮೋಂಗಳಾದವು. ಬಾಬೂಜಿಯವರ ಕೆಲಸಗಳೆಲ್ಲವನ್ನೂ

ಅವಳೇ ನಿಭಾಯಿಸುತ್ತಿದ್ದಾಳೇನೋ ಅನ್ನುವ ಹಾಗೆ! ಇಡೀ ದಿನಚರಿಯಲ್ಲಿ ಒಂದು ಬಾರಿಯಾದರೂ ಸಮಯಕ್ಕೆ ಸರಿಯಾಗಿ ಬಾಬೂಜಿ ಜೈಷಧ ತೆಗೆದುಕೊಂಡರೆ ಇಲ್ಲವೇ ಎಂಬುದೇನಾದರೂ ಅವಳಿಗೆ ನೇನಪಿಗೆ ಬರುತ್ತದೆಯೇ? ಅವರ ಲಕ್ಷ್ಯಸ್ತ ದೇಹದ ಬಲಭಾಗದ ಮಾಲಿಶಾ ಆಗಿದೆಯೇ? ಅವರು ದಿನಾ ಮೂರುಕೊತ್ತು ಬೇಳೆ-ಅನ್ನ ತಿಂದು ಬೇಸರ ಪದುತ್ತಿಲ್ಲವೇ? ಹರಮಾರಿ ಘನ್ಯಾ ಹಾಗೂ ಮಿತಭಾಷಿ ಮನಿಯಾ ಹೋಂವರ್ಕನ್ನು ಮನಸ್ಸು ಕೊಟ್ಟು ಮಾಡುತ್ತಿದ್ದರೆಯೇ? ಪರಿಣಾಮ ಒಳ್ಳಿದಾಗಿದೆಯೇ? ಅವಳಿಗಿದೆಲ್ಲ ಎಲ್ಲಿಬೇಕಾಗಿದೆ? ಅವಳ ಸಾಮಧ್ಯದ ದುಂದುಭಿಯನ್ನು ಅಕ್ಷಪಕ್ಷದ ಮನೆಗಳಲ್ಲಿ ಮೊಳಗಿಸುತ್ತಿದ್ದಳು. ಪಕ್ಷದವರ ಕೈಯ ಸ್ವರ್ವದಿಂದ ಭರಣಿಯಲ್ಲಿ ಹಲಸಿನಕಾಯಿ ಉಪಿನಕಾಯಿ ಅಮೃತ ಪವಿತ್ರ ಕೈಗಳಲ್ಲಿ ವರಣಗಟ್ಟಲೆ ಬಣ್ಣ ಬದಲಾಗುತ್ತಿರಲ್ಲ. ರಾತ್ರಿ ಒಂಬತ್ತಾಗುತ್ತಲೇ ಅಮೃತ ದಣಿದು ಹೋಗುತ್ತಿದ್ದಳು. ಹಾಗೆಂದು ಪರಿಶ್ರಮದ ಕಾರಣದಿಂದಲ್ಲ, ನಿರಂತರವಾಗಿ ನಾಲಿಗೆ ಆಡಿಸುತ್ತಿರುತ್ತಾಳಲ್ಲ ಅದರಿಂದ. ಮನೆಗೆಲನ ಮಾಡಬೇಕು ಅಂದರೆ ಹೇಗೆ?

ಅಂತೂ ಒಂದು ರಾತ್ರಿಯಾದರೂ ಶಾಂತಿಯಿಂದ ಕಳೆಯಬಹುದಲ್ಲ.

ಅಡುಗೆಮನೆಯಲ್ಲಿ ಬಾಬೂಜಿಯವರ ಬೇಳೆ ಅನ್ನ ಒಲೆಯಮೇಲೆ ಇಡಬೇಕು. ಹಾಲಿನಿಂದ ಸಿಹಿಯಾದ ಹೋವಾ ಮಾಡಿದರೆ ಹೇಗೆ? ಅಜ್ಞ ಮಾಡುತ್ತಿದ್ದಳು. ಅಪ್ಪಾಜಿಗೆ ಬಹಳ ಇಷ್ಟವಾಗಿತ್ತು.

ಕಾಲುಗೆಜ್ಜೆ ಕೆವಿಯಲ್ಲಿ ಸಪ್ಪಳ ಮಾಡತ್ತೊಡಗಿತು.

“ನೀನು ಹುಟ್ಟಿದ ಕೊಡಲೇ ಅಮೃತಕೊಣ ಓಡಿದಳು. ಉಳಿದ ಮೂರು ಪಕ್ಷು ಬೇಳೆ ನಾಣ್ಯ ತೆಗೆದುಕೊಂಡು ಸೊನಗಾರನ ಬಳಿಗೆ. ಮತ್ತು ಅವುಗಳ ಬದಲಿಗೆ ಗೆಜ್ಜೆ ಜ್ಯೇನು ಹಿಡಿದುಕೊಂಡು ಮರಳಿಬಂದಳು. ಆಗ ಕಾಲುಗೆಜ್ಜೆ ದೊಡ್ಡದಾಗಿತ್ತು. ದಾರ ಕಟ್ಟಿ ಅದನ್ನು ಚಿಕ್ಕಮಾಡಿ ನಿನ್ನ ಗುಲಾಬಿ ಕಾಲುಗಳಲ್ಲಿ ಹಾಕ ತಟ್ಟಿ ಜೋಗುಳ ಹಾಡಿದಳು”.....

“.....ಟೊಂಕದ ಜ್ಯೇನು ಮಾಡಿಸಬೇಕೆಂದು ಬಹಳ ಆಸೆಯಿತ್ತು ಅವಳಿಗೆ. ಅವುಗಳಲ್ಲಿ ಅವಳು ತೀರಿಕೊಂಡಳು. ನಿನ್ನನ್ನು ತನ್ನ ಕಾಲುಗಳ ಮೇಲೆ ಮಲಗಿಸಿಕೊಂಡು ಎಣ್ಣೆ ಹಚ್ಚಿ ತಿಕ್ಕುತ್ತಿದ್ದಳು. ನಿನ್ನ ಟೊಂಕಕ್ಕೊಂಡು ಕಪ್ಪುದಾರವನ್ನು ಬಿಲ್ಲಿ ಪೋಣಿಸಿ ಕಟ್ಟಿದ್ದಳು....”

ಹೂ-ಎಲೆಗಳನ್ನು ಬಣ್ಣಿದಲ್ಲಿ ಬಿಡಿಸಿದ ಅಜ್ಞಿಯ ದೊಡ್ಡದಾದ ಬಾಕ್ಸನ್ನು ಅಮೃತ ತೆರೆದಿದ್ದಳು. ಯಾರದೋ ಮನೆಯಲ್ಲಿ ಸತ್ಯಂಗ ನಡೆಸಲು ಜಮಿಂದಾನ ಬೇಕು ಅಂದಿದ್ದರು. ಬಾಕ್ಸ ಒಳಗಡೆ ಪಾತ್ರಗಳೂ ಇದ್ದವು. ಪಟ್ಟಗೆಯ ಒಂದು ಮೂಲೆಯಲ್ಲಿ ನಿಲಕ್ಕಿತವಾಗಿ ಬಿದ್ದಿದ್ದ ಎಲೆ-ಅಡಿಕೆ ಡಬ್ಬಿಯ ಮೇಲೆ ಅವಳ ದೃಷ್ಟಿ ಬಿತ್ತು. ಅಜ್ಞಿಯದು ಅದು, ಯಾವ ಕಾಲದ್ದೋ ನನ್ನ ಕೆತ್ತಿದ ಗೋಲಾಕಾರದ ಮುರಾದಾಬಾದನ ಏಳ್ಳದ ಪೆಟ್ಟಿಗೆ? ಅದನ್ನು

ನೋಡಿ ಕುಳಿದುಬಿಟ್ಟಣು. ಅಮೃತಿಗೆ ಸಿಟ್ಟುಬಂದು ಅದನ್ನು ಹೊರತೆಗೆದು ಕುಕ್ಕಿದಳು. ಬಾದಿಹಾಕಿ ಮೂರು ನಾಲ್ಕು ಬಾರಿ ಚನ್ನಾಗಿ ತಿಕ್ಕಿದ ಮೇಲೆ ಅದಕ್ಕೆ ಬೆಳ್ಳಿಯ ಹೇಳಪು ಬಂತು. ಮುರುಕು ಮೇಜಿನ ಕೆಳಗೆ ಇಟ್ಟಂಗಿ ಇಟ್ಟು, ಅಜ್ಞಿ ಕೈಯಿಂದ ಹೇಳಿಗೆ ಮಾಡಿದ ಟೀಬಲ್ ಕ್ಲೌ ಹಾಸಿ, ಸರಿಯಾಗಿ ದೀವಾನಾದ ಪಕ್ಕದಲ್ಲಿ ಆಕೆ ಎಲೆ-ಅಡಿಕೆ ಪೆಟ್ಟಿಗೆಯನ್ನು ಸಜ್ಜಗೊಳಿಸಿ ಇಟ್ಟಣು. ಆ ವೀಕ್ಷದ ದಬ್ಬಿಯ ಮೇಲೆ ದೃಷ್ಟಿ ಬೀಳುತ್ತಲೇ ಬಾಬೂಜಿ ಕಣ್ಣು ಆದ್ರ್ವವಾಯಿತು.

“ಅಮೃ ಉಡುಗೊರೆಯಾಗಿ ಕೊಟ್ಟದ್ದು ಅಲ್ಲವಾ ಇದು!” ತುಂಬ ಪ್ರೀತಿಯಿಂದ ಅದರ ಮುಚ್ಚಳ ತೆರೆದು, ಚಿಕ್ಕ ತಂತಿಕಟ್ಟಿದ ಅಡಕತ್ತರಿ ತೋರಿಸುತ್ತ ಹೇಳತೊಡಗಿದರು. “ಆಟಿದ ಹಾಗೆ ಅವಳ ಕೈಯಲ್ಲಿ ಈ ಅಡಕತ್ತರಿ ಚಾಲಿಯೋಂದಿಗೆ ಆಡುತ್ತಿತ್ತು, ಹಾಗೆ ಆಡಾಡುತ್ತ ಅವರು ಮಾತನಾಡುತ್ತಿದ್ದರು.”

ಅಪ್ಪಾಜಿ ಪಕ್ಕವಾತದಿನಿಂದ ಹಾಸಿಗೆಂಡಿದು ಬಿದ್ದುಕೊಂಡ ಮೇಲೆ ಮನೆಗೆ ಮೊದಲಿನಂತೆ ಬರಹೋಗುವ ಜನರ ಸಂಖ್ಯೆ ಕಡಿಮೆಯಾಯಿತು. ಮೊದಲಾದರೆ ಮನೆಯ ಬಂಧುಗಳು-ಹಿತ್ಯೆಂಬಿಗಳು ಕ್ಷೇಮ ಸಮಾಜಾರ ಶಿಳಿಯಲು ಬಂದರೆ, ಬೈರಕ್ಕಿನಲ್ಲಿ ಸಜ್ಜಮಾಡಿದ ವೀಕ್ಷದ ದಬ್ಬು ನೋಡುತ್ತೇ ಪ್ರಶಂಸಾತ್ಮಕ ಅಚ್ಚರಿಯಿಂದ ಅವರ ಮುಖ ತುಂಬಿಹೋಗುತ್ತಿತ್ತು.

“ಪರಂಪರಾಗತವಾಗಿ ನಡೆದುಕೊಂಡು ಬಂದ ಮನೆತನದ್ದು ಅಲ್ಲವಾ ಪಾಂಡೇಜೆ...!”

ಬಾಬೂಜಿಯವರಿಗೆ ಗರ್ವ ಉಂಟಾಗುತ್ತಿತ್ತು.

“ಹೋದೂರೀ, ಅಪ್ಪ-ಅಜ್ಞನ ಕಾಲದ ಸಾಕ್ಷಿಯಾಗಿ ಉಳಿದುಕೊಂಡಿದೆ...”

ಸುಮಾರು ಒಂದು ತಿಂಗಳು ಹಿಂದೆ ಒಂದು ಸಂಜೆ ಅಕಸ್ಮಾತ್ ಇಂದ್ರಜ್ಞ ಮನೆಗೆ ಬಂದಿದ್ದು. ಹಿಲ್‌ರೋಡ್‌ನಲ್ಲಿರುವ ಯಾವುದೋ ವ್ಯವಸಾಯಕ್ಕೆ ಸಂಬಂಧಿಸಿದ ಮಿತ್ರನ ಕಚೇರಿಗೆ ತನ್ನ-ಪ್ರೋಡಕ್ಸನ್‌ಗೆ ಸಂಬಂಧಿಸಿದಂತೆ ಅವಶ್ಯಕ ಮಾತುಕತೆ ಆಡಲು ಬಂದಿದ್ದು. ಬಾಂದ್ರಾಕ್ಕೆ ಬರುತ್ತಲೇ ಕೆಲಸ ಮುಗಿಸಿ ಸಮಯ ಉಳಿದರೆ ದೊಡ್ಡಮ್ಮನ ಮನೆಯ ಕಡೆ ಹೋಗಿ ದೊಡ್ಡಪನ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಬರೋಣ ಎಂದು ಯೋಚಿಸಿದ. ‘ಶ್ರಮಜೀವಾ’ಕ್ಕೆ ಹೋಗಿ ಅಮೃ-ತಾನು ಹಪ್ಪಳ ಲಟ್ಟಿಸಿ ಮನೆಗೆ ಮರ್ಜಿದಾಗ, ಅಪ್ಪನ ಬಳಿ ಸ್ವಲ್ಪ ಎಳೆದುಕೊಂಡು ಕೂತು ಮಾತನಾಡುತ್ತಿದ್ದ ಇಂದ್ರಜ್ಞ ಕಾಣಿಸಿದ. ಅವನ ಪ್ರಶ್ನೆಗಳಿಗೆ ಉತ್ತರವನ್ನು ಅಪ್ಪಾಜಿ ಒಮ್ಮೊಮ್ಮೆ ತಲೆ ಅಲುಗಿಸಿಯೋ, ಒಮ್ಮೊಮ್ಮೆ ಕೈ ಆಡಿಸಿಯೋ ನೀಡುತ್ತಿದ್ದರು. ಅಪ್ಪಾಜಿಗೆ ಏನಾದರೂ ತಿಳಿಸುವುದಿದ್ದರೆ ಸ್ವೇಂ ಮತ್ತು ಚಾಕ್ ಅವರ ಎದುರಿಗೆ ಇಡಲಾಗುತ್ತಿತ್ತು. ಮೊದಮೊದಲು ಎಡಗ್ಗೆಯಿಂದ ಬರೆಯುವುದು ಅಪ್ಪಾಜಿಗೆ ಸ್ವಲ್ಪ ತೊಡಕೆನಿಸುತ್ತಿತ್ತು. ಈಗ ಕೈ ರೂಢಿಯಾಗಿದೆ. ಅವಳು

ಅಮೃತ ಎದುರು ಆಡಲಾರದ ಮಾತುಗಳನ್ನು ಸ್ಲೇಟಿನ ಮೇಲೆ ಬರೆದು ಅಪ್ಪಾಜಿಗೆ ಹೋರಿಸುತ್ತಿದ್ದಳು. ಅವರಿಂದ ಉತ್ತರ ದೊರಕುತ್ತಲೇ ಸ್ಲೇಟ್ ಒರೆಸಿ ತಲೆಯ ಬಳಿ ಇಟ್ಟಬಿಡುತ್ತಿದ್ದಳು. ಅಮೃನಿಗೆ ಇದಲ್ಲ ತಮಾಡೆ ಅನಿಸುತ್ತಿತ್ತು. ಬಹುಶಃ ಅವಳಿಗೆ ಅಪ್ಪಾಜಿಯ ಜೊತೆ ಮಾತನಾಡುವ ಭಾವನೆಯೇ ಬರದಿರಬಹುದು. ಅವಳ ದೃಷ್ಟಿಯಲ್ಲಿ, ತನ್ನ ಕಷ್ಟಗಳನ್ನು ಹೇಳಿಕೊಳ್ಳಲಾರದ ರೋಗಿ ರೋಗಿಪ್ಪನೇ ಆಗಿರುತ್ತಿದ್ದ.

ಇಂದ್ರ ಭ್ರಾಯಾ ಮನೆಗೆ ಬಂದದ್ದು ನೋಡಿ ಅಮೃನಿಗೆ ದೇವರೇ ಮನೆಗೆ ಬಂದಷ್ಟು ಸಂತೋಷವಾಯಿತು. ದಾರಿಯಲ್ಲಿ ಬರುವಾಗ ತನ್ನದೇ ನೋವು-ಕಷ್ಟಗಳನ್ನು ಹೇಳಿಕೊಳ್ಳತ್ತು, ದುಸುಮಸು ಅಳುತ್ತ ಬಂದಿದ್ದಳು. ಮನೆಯಲ್ಲಿ ತಂಗಿಯ ಮಗ ಬಂದದ್ದನ್ನು ನೋಡುತ್ತಲೇ ಅಷ್ಟ ಹೊತ್ತು ಹೇಳಿಕೊಳ್ಳತ್ತಿದ್ದ ನೋವು-ದುಃಖಗಳೆಲ್ಲ ಮಾಯವಾದವು. ಟೊಂಕಕಟ್ಟಿ ಅಡುಗೆ ಮನೆಗೆ ನುಗ್ಗಿ ಇಂದ್ರಭ್ರಾಯಾನಿಗೆ ಪ್ರೀತಿಯ ಬೇಸನ್ ಹಲವಾ ಮಾಡತೋಡಗಿದ್ದು. ತುಪ್ಪದಲ್ಲಿ ಬೇಸನ್ ಹರಿಯುತ್ತಿದ್ದಂತೆ ಪರಿಮಳ ಮನೆಯ ಮೂಲೆ ಮೂಲೆಯಲ್ಲಿ ಹರಡಿ, ತವರುಮನೆಯ ಪ್ರಭಾವೀ ವ್ಯಕ್ತಿಯೊಬ್ಬ ಬಂದಿರುಪುದನ್ನು ಪ್ರಸಾರಗೊಳಿಸಿತು.

ಸಂತುಪ್ಪಗೊಂಡ ದೊಡ್ಡಮೃನ ಕೈಯಿಂದ ತುಪ್ಪದಲ್ಲಿ ತಯಾರಿಸಿದ ಹಲವಾದ ಪ್ಲೇಟನ್ನು ಕೈಯಲ್ಲಿ ಹಿಡಿದ ಇಂದ್ರಭ್ರಾಯಾನ ಪರೀಕ್ಷಕ ದೃಷ್ಟಿ ಮೇಚಿನ ಮೇಲಿದ್ದ ಎಲೆ-ಅಡಿಕೆ ಡಬ್ಬಿಯ ಮೇಲೆ ಬಿತ್ತು. ಹತಾತ್ಮಾಗಿ ಉದ್ದಾರ ಹೂರಬಿತ್ತು.

“ಅತ್ಯಧಿತವಾದ ಆರಂಟಿಕ್ ಪೀಸ್ ಇದು, ದೊಡ್ಡಮೃ ಮೋಗಲರಕಾಲದ ಇಂದ್ರ ಮುರಾದಾಬಾದೀ ಕುಶಲ ಕಲೆ ಈಗೆಲ್ಲಿ ದೂರೆಯುತ್ತದೆ?” ಎಂದು ಹೇಳುತ್ತ ಆಗ್ರಹಗೊಂಡಂತೆ ಕಣ್ಣ ಕಿರಿದು ಮಾಡಿದ—“ನಿಜ ಹೇಳಬೇಕೆಂದರೆ ದೊಡ್ಡಮೃ, ಮೋಗಲರ ಕಾಲದ ನಕ್ಕೆ, ಕೆತ್ತನೆ, ಕುಶಲಕ್ಕೆಗಾರಿಕೆ, ಸುಳಿವಿನ ಕೆಲಸ, ಮುಂತಾದ ಕೆಲಸಗಳೆಲ್ಲ ಈಗ ನಾಶವಾಗಿಬಿಟ್ಟಿವೆ.”

ಒಂದು ಚಮಚೆ ಹಲವಾ ಬಾಯಿಗೆ ಬಿದ್ದುಕೂಡಲೇ ಇಂದ್ರಜ್ಞ—“ವಾಹ್” ಎಂದು ಉದ್ದಾರ ತೆಗೆದ, ಅಮೃನ ಆವರೆಗಿನ ತಪ್ಪ ಮನಸ್ಸು ಈ ಒಂದು ಉದ್ದಾರದಿಂದಲೇ ಶಾಂತವಾಯಿತು.

ಒಂದು ಪ್ಲೇಟ್ ಮುಗಿಸಿದ ನಂತರ ಇಂದ್ರಭ್ರಾಯಾ ಬೇಸರಗೊಂಡವನಂತೆ ನುಡಿದ.

“ಹಿಂದಿನ ಚೌಗಾಲದಲ್ಲಿ ಕಂಪನಿಯ ಕೆಲಸದ ಸಲುವಾಗಿ ದಿಲ್ಲಿಗೆ ಹೋಗಿದ್ದ ದೊಡ್ಡಮೃ, ಕೆಂಪುಕೋಟಿಯ ಮೀನಾ ಬಜಾರಿನಲ್ಲಿ ಇಂಥಡೇ ಒಂದು ಪೀಸ್ ನೋಡಿದೆ. ಆದರೆ ಬೆಲೆ ಹೇಳಿದ ಕೂಡಲೇ ಮನಸ್ಸು ಇಂದುಹೋಯ್ತು.”

ಆವಿಶ್ವಾಸ ತುಂಬಿದ ದೃಷ್ಟಿಯಿಂದ ಅಮೃ ಮೇಚಿನತ್ತು ನೋಡಿದಳು.

ಇಂದ್ರಭೈಯಾನಿಗೆ ಹಲವಾ ಇಷ್ಟವಾಯಿತೆಂಬುದು ಅವಳನ್ನು ಶೈಲಿಯಿಂದ ತೊಗಾಡುವಂತೆ ಮಾಡಿತು. ಹುಬ್ಬನ್ನು ವಕ್ರಗೊಳಿಸಿ ಒಣದನಿಯಲ್ಲಿ ಅವಳು ಹೇಳಿದಳು—“ಹಳೆಯ ಮಾಲಿನ ವಿಚಾರ ನೀನು ಹೇಳಿದ್ದ ಹದಿನಾರಾಣ ನಿಜ. ಸುಮಾರು ಎಪ್ಪತ್ತೊಂದರಲ್ಲಿ ಎಂದು ಕಾಣುತ್ತದೆ— ಅಮ್ಮ ತೀರಿಕೊಂಡದ್ದು. ಅವಳು ಬಳುವಳಿಯಾಗಿ ಇದನ್ನು ತಂದಿದ್ದಳು... ನೋಡು, ಅವಳಿಗೆ ಮನೆತನದ ಉಡುಗೊರೆಯಾಗಿ ಬಂದಿದೆ ಅಂದರೆ ಅವಳ ಅಜ್ಞ ಅವಳಿಗೆ ಕೊಟ್ಟಿರಬೇಕು.

ಬಾಬೂಜಿಗೆ ಹಲವಾ ತಿನಿಸುತ್ತಿದ್ದ ಅವಳ ಮೋರೆ ಅರಳಿತು.

“ಅಂದರೆ ನನ್ನ ಲೆಕ್ಕಾಚಾರ ಸರಿ”

“ಬಹಳ ಕೆಡಕಬೇಡ!” ಅವನು ಮಧ್ಯೆ ಟಿಪ್ಪಣಿ ಮಾಡುವುದು ಅವಳಿಗೆ ತ್ವರಿಯವೆನಿಸಲಿಲ್ಲ. ಅವಳು ಇಂದ್ರಭೈಯಾನಿಗೆ ಭಾರತೀಯ ಲೋಕ ಪರಂಪರೆಯ ಪರಿಚಯ ಮಾಡಿಸಲು ಉತ್ಸುಕಳಾಗಿದ್ದಳು. “ಹೀಗೇನೇ ನಡೆದುಕೊಂಡು ಬಂದಿದೆ. ತಾಯಿಕೊಟ್ಟಿದ್ದು ಮಗಳಿಗೆ, ಮಗಳಿಗೆ ಕೊಟ್ಟಿದ್ದು ಅವಳ ಮಗಳಿಗೆ.”

“ಹಾಗಾದರೆ ಮಮ್ಮಿಗೆ ಕೊಡುವಾಗ ಯಾಕೆ ಅವಳಿಗೆ ಬರಲಿಲ್ಲ ವೀಜ್ಯದ ಡಬ್ಬಿ?”

ಉತ್ತರವಾಗಿ ಅಮ್ಮ ಹಲ್ಲು ತೋರಿಸಿ ನಕ್ಕಳು.

“ಎಲೆ-ಅಡಿಕೆ ಪೆಟ್ಟಿಗೆ ಹೇಗೋ ನನ್ನ ಪಾಲಿಗೆ ಉಡುಗೊರೆಯಾಗಿ ಬಂತು.... ಅರೆ ನಗರದಲ್ಲಿ ಮಟ್ಟಿದೆ. ಹಳ್ಳಿ-ಮೊಲದ ಸಂಬಂಧ ಎರಡು ತಲೆಮಾರಿನ ಹಿಂದೆಯೇ ಮುಗಿದುಹೋಗಿತ್ತು. ಅಜ್ಞ ಮಾಮೂಲಿ ಸರಕಾರಿ ನೌಕರ ಆಗಿದ್ದ. ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟೇ ದೊಡ್ಡದು...”

“ವಿನೇ ಹೇಳು ದೊಡ್ಡಮ್ಮ! ಅಜ್ಞ-ಮುತ್ತಜರ ಕಾಲದ ಒಂದು ಶ್ರೇಷ್ಠ ಕೆತ್ತನೆಯ ವಸ್ತು ಮಕ್ಕಳ; ಮತ್ತೊಂದು ಎಲೆ ಅಡಿಕೆ ಪೆಟ್ಟಿಗೆ! ನಾನು ಕಂಪನಿಯ ಕೆಲಸಕ್ಕೆ ಯಾವಾಗಲೇ ಎಲ್ಲಿಗೇ ಹೋಗಲಿ, ಹಳೆಯ ಇಕ್ಕಟ್ಟಾದ ಗಲ್ಲಿಗಳಲ್ಲಿ-ಮೊಹಲ್ಲಾಗಳಲ್ಲಿ ಮದುಕ್ಕು ತಿರ್ಗೇನೇ...”

“ಇಶ್ತಿ.... ಬರೇ ಮಜಾಕ್ಕೆ ಇದನ್ನೆಲ್ಲ ಹೇಳಿದೀಯಾ” – ಹಳೆಯಕಾಲದ ರದ್ದಿ ವಸ್ತುಗಳ ಬಗೆಗಿನ ಇಂದ್ರಭಯ್ಯಾನ ಹುಣಿನ ಬಗ್ಗೆ ಅಮ್ಮ ಅಜ್ಞರಿಪಟ್ಟಳು.

“ಯಾಕೆ?.... ಮನೆಯ ಬೃತ್ತಿನಲ್ಲಿ ದೊಡ್ಡದೊಂದು ಹಂಡೆಯನ್ನು ತಂದಿಟ್ಟಿದ್ದೇನೆ ನೋಡಲಿಲ್ಲವಾ ನೀವು?” ಇಂದ್ರಣಿ ಕ್ಕೆ ಅಗಲಮಾಡಿ ತೋರಿಸುತ್ತ ಹೇಳಿದ – “ಒಂದು ಹಂಡೆ ಎಂಟು ಕಿಲೋ ತೂಕ ಇದೆ”

“ಯಾವಾಗ ತಂದೆ! ದಸರಾದಲ್ಲಿ ನೋಡಿರಲಿಲ್ಲ...”

“ಅಂದರೆ ಇದರಫ್, ಬಹಳ ಸಮಯದಿಂದ ನೀವು ನಮ್ಮ ಮನೆಗೆ ಬಂದಿಲ್ಲ. ಅಲ್ಲವಾ ದೊಡ್ಡಮ್ಮ!”

ದಿವಾನಾದ ಮೇಲೆ ಅರೆ ಒರಗಿ ಮಲಗಿ ಹಲವಾ ತಿನ್ನತ್ತಿದ್ದ ಬಾಬೂಜಿ ಕಡೆ ಅನಿಯಂತ್ರಿತ ನೋಟದಲ್ಲಿ ಅಮೃ ನೋಡಿದಳು.

“ಕ್ರಿಸ್ತಮಸ್ಸ್‌ಗೆ ನಾಲ್ಕಾರು ದಿನ ಮೊದಲು ಜಯಪುರಕ್ಕೆ ಹೋಗಿದ್ದೆ, ಅಲ್ಲಿ ವಿರೀದಿ ಮಾಡಿದೆ. ಅಲ್ಲಿನ ಒಬ್ಬ ಹಳೆಯ ಅಂಗಡಿಕಾರನ ಬಳಿ ಯಾವನೋ ಒಬ್ಬ ಅದನ್ನು ಏನೋ ಅವಶ್ಯಕತೆ ಬಿಡ್ಡ ಗಿರವಿ ಇಟ್ಟುಹೋಗಿದ್ದು.”

ಅಮೃನ ಕಣ್ಣಗಳಲ್ಲಿ ಕುತೂಹಲ ಹೊಳೆಯಿತು.

“ಮಮ್ಮಿ ಅದನ್ನು ಉಜ್ಜಳಿಲ್ಲ, ಬೆಳಗಲಿಲ್ಲ. ಎತ್ತಿ ಅದನ್ನು ಹೃಗಿತ್ತೋ ಹಾಗೆ ಬೈರಕ್ಕಿನಲ್ಲಿ ಜೋಡಿಸಿದಳು.”

“ಮೈಂಭಿ!”

“ಕಾಲ ಮಸಕು ಮಾಡುತ್ತಲ್ಲ, ವಸ್ತುವನ್ನು ಅದೇ ಆಂಟಿಕ್ ಮಾಡುತ್ತದೆ ದೊಡ್ಡಮ್ಮಾ ಉಜ್ಜ ಹೊಕ್ಕಪ್ಪ ಮಾಡೋದರಿಂದ ಅದರ ಪ್ರಾಚೀನ ವಿಶೇಷತೆಯೆಲ್ಲ ಹಾಳಾಗಿಬಿಡುತ್ತದೆ.”

“ನಿನ್ನ ಆ ಮಾತೇನೋ ಸರಿ ಮುನ್ನೂ, ಅದರೆ ಯೋಚನೆಮಾಡು, ಸ್ವರ್ಶರು-ಅಸ್ವರ್ಶರು, ಯಾವ ಯಾವ ಜಾತಿ ಮನೆನದವರದ್ದೋ ಏನೋ, ಅನಿವಾರ್ಯವಾಗಿ ಅವರು....”

ಇಂದ್ರಭೈಯ್ಯಾ ತಕ್ಕಣ ಮಾತು ಕತ್ತರಿಸಿದ.

“ಇರಲಿಬಿಡ ದೊಡ್ಡಮ್ಮಾ, ನಮಗೇನು ಭಟ್ಟಿ ಏರಿಸಬೇಕಾಗಿದೆಯೇ?”

“ಸರಿ ಬಿಡು...”

“ಮಮ್ಮಿ ಏನು ಮಾಡಿದಳು ಗೊತ್ತಾ? ಮರುದಿನವೇ ನಸರಿಗೆ ಹೋಗಿ, ಸುಂದರವಾದ ದೊಡ್ಡದೊಂದು ರಬ್ಬರಿನ ಗಿಡ ವಿರೀದಿಸಿ ತಂದು ಆ ಹಂಡೆಯೋಳಗೆ ಜೋಡಿಸಿದಳು.”

ಅಮೃನ ಮುಖಿದ ಮೇಲೆ ತೋಟಕ್ಕೆ ತೋಟವೇ ಅರಳಿ ನಿಂತಂತಾಯಿತು.

“ಅವಳು ಹೌದು ಬಿಡು.... ಕುಂತಿಗೆ ಚಿಕ್ಕಿಂದಿನಿಂದಲೂ ಹೂದೋಟದ ವಿಯಾಲಿ ಇದೆ.”

ಕುಂತಿ ಚಿಕ್ಕಮ್ಮಾ ಹಾಗೂ ಕುಂತಿ ಚಿಕ್ಕಮ್ಮಾನ ಗುಣವಂತ ಮಕ್ಕಳ್ಳು!! ಎದ್ದರೆ ಕುಂತರೆ ಅವರದೇ ಗುಣಗಾನ ಕೇಳಿ ಕೇಳಿ ಕೆವಿ ಹಣಳಾಗಿದೆ. ಶಾಲೆಯಿಂದ ಹಿಂತಿರುಗಾಗ ಮುನಿಯಾ ಸಾಮಾನ್ಯವಾಗಿ ಪ್ರತಿದಿನ ಒಂದಲ್ಲೂ ಒಂದು ಹೂವನ್ನು ನಗರ ಪಾಲಿಕೆಯ ಹೂದೋಟದಿಂದ ಎಲ್ಲರ ಕಣ್ಣ ತಪ್ಪಿಸಿ ಹೊಯ್ದ ತರುತ್ತಿದ್ದಳು. ಮತ್ತು ತಂದು ಏಕಾಗ್ರತೆಯಿಂದ ಸ್ವೀಲು ಲೋಟಿಯಲ್ಲಿ ನೀರು ತುಂಬಿ ಬೈರಕ್ಕಿನ ಮೂಲೆಯಲ್ಲಿ ಸಜ್ಜಗೊಳಿಸುತ್ತಿದ್ದಳು. ಮುನಿಯಾ ಸಿಂಗರಿಸಿದ ಹೂ ಒಮೋಕ್ಕಮ್ಮಾ ಚಿಕ್ಕಮ್ಮಾನಿಗೆ ಕಾಣುತ್ತಿರಲ್ಲ. ಕಾಣಿಸುವುದು ಆಕಾರಣವಾಗಿ ಇಟ್ಟ ಸ್ವೀಲ್ ಲೋಟು ಮಾತ್ರ.

“ಮಾಂಸಿ... ಬರ್ತೇನೆ” ಇಂದ್ರಭ್ಯೇಯಾ ಗಡಿಯಾರದತ್ತ ಕಣ್ಣ ಹಾಯಿಸಿದ.

“ಯಾವತ್ತಾದರೂ ಪುರಸೋತ್ತು ಮಾಡಿಕೊಂಡು ಬರ್ತೇನೆ. ದೊಡ್ಡಪ್ಪನ ಬಳಿ ಗಪ್ಪ ಹೊಡಿಬೇಕು.”

“ಇಲ್ಲಿ ಕೇಳು... ನಿನಗೆ ಈ ವೀಳ್ಳದ ಡಬ್ಬ ಇಷ್ಟಾಗಿದೆಯಾ?”

ಅಮೃ ಮೇಚಿನ ಕಡೆ ಸನ್ನೆ ಮಾಡಿ ಇಂದ್ರಭ್ಯೇಯಾನಿಗೆ ಕೇಳಿದಳು.

“ಇಷ್ಟಾನಾ?.... ಬಹಳ ಅಂದರ ಬಹಳಾ... ಮಾಂಸಿ....” ಅಮೃನ ಭಾವನೆಗಳು ಅನುಕೂಲಕರವಾಗಿರುವುದನ್ನು ಅರಿತು ಇಂದ್ರಭ್ಯೇಯಾ ಜೊಲ್ಲು ಸುರಿಸಿದ.

“ನಿನ್ನ ಹುಟ್ಟಬ್ಬಕ್ಕೆ ಮುಂಗಡವಾಗಿ ಕೊಟ್ಟದ್ದೇನೆ ಅಂತ ತಿಳಕೋ. ಸ್ವಲ್ಪ ನಿಲ್ಲು, ಅದನ್ನು ಸ್ವಲ್ಪ ಸುತ್ತಿ ಕಟ್ಟಿ ಬಯೋ ಹಾಗೆ ಮಾಡಿಕೊಡ್ಡೇನೆ...”

ಅವಳ ಕಿವಿ ನಿಮಿರಿತು.

ಪಾತ್ರೆಯ ತಳಕ್ಕೆ ಅಂಟಿಕೊಂಡಿದ್ದ ಚಮಚೆಯಷ್ಟು ಹಲವಾ ಅಪ್ಪಾಜಿಯ ಗಂಟಲಿನಿಂದ ಕೆಳಗೆ ಇಳಿಯದಾಯಿತು. ಬೇಡವೆನ್ನುವ ಹಾಗೆ ಅವರ ಕಂತದಿಂದ ಗೋರ್ಗೋರ್ ಸದ್ಗು ಹೊರಬಂತು. ಅವಳು ಉದ್ದಿಗ್ನಿಜಾಗತೊಡಗಿದ್ದಳು. ಅಪ್ಪಾಜಿಗೆ ಬೇಸಿನ್ ಹಲವಾ ಅಂದರೆ ಪ್ರಾಣ. ಯಾಕೆ ತಿನ್ನುವುದಿಲ್ಲ? ಅವರಿಗಾಗಿ ತಂದದ್ದಾದರೂ ಎಷ್ಟು! ಅವಳು ಪಾತ್ರೆಯನ್ನು ಅಡುಗೆ ಮನೆಯಲ್ಲಿಟ್ಟು, ಒಂದು ಲೋಟಯಲ್ಲಿ ನೀರು ತಂದಳು. ನೀರು ಕುಡಿಯಲೂ ಅಪ್ಪ ಒಪ್ಪಲಿಲ್ಲ. ಅವರ ಕಂತ ಕಟ್ಟಿ ಬಂದಿರಬೇಕು!

“ಒಪ್ಪಿಕೊಳ್ಳಬ್ಬಾದಕ್ಕೆ ಸಂಕೋಚ ಯಾಕೆ ಮಗನೆ, ಯಾವುದು ಯಾರಿಗೆ ಸಲ್ಲಬೇಕೋ ಅವರಿಗೇ ಸಲ್ಲಬೇಕು. ನಾವೇನು ಹುಕ್ಕಾದವರೂ ಅಲ್ಲ, ಪಾನಬೀಡಾದವರೂ ಅಲ್ಲ...” ಎಂದು ಹೇಳುತ್ತ ಅಮೃ ಸ್ವಾಯಂ ಮೇಲಿಟ್ಟ ಪ್ರೇಶರ್ ಕುಕ್ಕರ್ನ ರಟ್ಟಿನ ಬಾಸನ್ನು ಹೊಡವಿ ಜೊಕ್ಕಟಗೊಳಿಸುತ್ತ ತಂದಳು. ಜೊತೆಗೆ ಸುತಲಿ ದಾರವನ್ನು.

ವಿಚಿತ್ರ ಮಾಡುತ್ತಿದ್ದಳೇ ಅಮೃ. ಇಷ್ಟರಮಟಿಗೆ ವಿವೇಕಶಾಸ್ಯಾಗಬೇಕೇ? ವಿಚಲಿತವಾದ ಮನಸ್ಸು ಬಂಡಾಯವೇಳಲು ಹವಣಿಸುತ್ತಿತ್ತು. ಎಲೆ ಅಡಿಕೆ ಪೆಟ್ಟಿಗೆ ಬಗೆಗೆ ಬಾಬಾಜಿಯವರ ಆಂತರಿಕ ಆಸಕ್ತಿ ಭಾವನಾತ್ಮಕ ಸಂಬಂಧಗಳ ಬಗೆಗೆ ಲಕ್ಷ್ಯ ಕೊಡದೆ, ಇಂದ್ರಭ್ಯೇಯಾನ ಮನೆಯ ಬ್ಯಂಕ್ ನ್ನು ಅಂದಗೊಳಿಸಲು, ಅಜ್ಞಿಯ ಏಕಮಾತ್ರ ಗುರುತಾಗಿ ಉಳಿದ ಪಾನದಾನವನ್ನು ಎತ್ತಿ ಅವನಿಗೆ ಕೊಟ್ಟುಬಿಡುವುದೇ? ಘ್ಯಾಕ್ರಿಗೆ ಹೋಗುತ್ತಿದ್ದಾಗ ಅಪ್ಪಾಜಿ ಪ್ರತಿದಿನ ವೀಳ್ಳದ ಪೆಟ್ಟಿಗೆಯ ಮುಚ್ಚು ತರೆದು ಅಡಗತ್ತಿರಿಯನ್ನು ಸುಮೃನೇ ಆಡಿಸದೆ ಬಿಡುತ್ತಿರಲಿಲ್ಲ. ಅಪ್ಪ ಶ್ರಿಯವಾಗಿತ್ತು ಅವರಿಗೆ!

ಅವಳ ದೇಹದ ಕಾವು ಏರಿತೊಡಗಿತ್ತು. ದೃಷ್ಟಿಯನ್ನು ಅಪ್ಪಾಜಿಯ ಕಡೆ ಹರಿಸಿ ಅವರ ಭಾವನೆಗಳನ್ನು ತಿಳಿಯಲು ಪ್ರಯತ್ನಿಸಿದಳು. ಎಲ್ಲವನ್ನೂ ನುಂಗಿಕೊಳ್ಳುವ ಅವರನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಆದರೆ ತನ್ನನ್ನು ನಿಯಂತ್ರಿಸಿಕೊಳ್ಳಲು ಅವಳಿಗೆ ಸಾಧ್ಯವಾಗಲಿಲ್ಲ.

“ಎಲ್ಲಿತ್ತೋ ಅಲ್ಲೇ ಇಟ್ಟಿದೆ, ವೀಕ್ಷಣ ಪೆಟ್ಟಿಗೆಯನ್ನು” ಇಂದಭ್ಯರಾನ ಉಪಸ್ಥಿತಿಯನ್ನು ಲೆಕ್ಕೆ ತೆಗೆದುಕೊಂಡು ಸ್ವರವನ್ನು ಆದಮ್ಮ ಸಂಯಮಗೊಳಿಸಿ ಅಂದಳು.

“నిన్న నాటక-ఆట ఎల్ల నిల్లిసు. నాను కేళ్ళేనే, మాయా-మమతేయ మోళీయన్నే హరిసలు సిద్ధవాగి నింతిదీయల్ల, బాబూజియవరన్న ఒందు మాతు కేళేదీయా? అస్తియ రజాయి, థడి, పల్లంగ, పీకదాని, బీసణిశే, అడిశే, హత్తాళీయ బీసణిగే-ఎల్లవన్నూ దాన మాడి పుణ్య కట్టచోళ్లదీయా? ఇదు అల్లి మోదలిన హాగె...”

ಇಂದ್ರಭೈಯಾ ಅನಿರೀಕ್ತ ಆಕ್ರಮಣದಿಂದ ಕಹಾವಿಕ್ತಿಯಾಗಿದ್ದು.

“ಇರಲಿ ಬಿಡಿ... ಮಾಂಸಿ....” ಇಂದ್ರಜಿತನ್ನು ಕೈಯಲ್ಲಿಯ ಪಟ್ಟಗೆಯನ್ನು ಮುಂದೆ ಮಾಡಿದ. ಒತಾಯಪೂರ್ವಕವಾಗಿ ಹಿಡಿಸಿದ್ದಲ್ಲವೇ? ಮನಸು ಹುಳ್ಳಾಗಿಯತ್ತು.

ಅಮ್ಮೆ ಅವಳನ್ನು ದೂರ ಸರಿಸುತ್ತಿದ್ದಳು. ಕುಂಡಿ ಚಿಕ್ಕಮ್ಮನ ಮನೆಯಲ್ಲಿ ಎಲ್ಲರೂ ಒಬ್ಬರಿಗಿಂತ ಒಬ್ಬರು ಮೀರಿಸಿದ ನಟ ಸಮೃಟರೇ ಅಲ್ಲವಾ? ಕಾಣಿಪುದಿಲ್ಲವೇ ಅಮನಿಗೇ?

“నీను యాకి సంశోచ మాడేళ్లోతీయో?... ఆ అట్టర మాడో నాయియ బాయిగే హేదరబేడ.” అమృన ఆవ్వన తుంబిద దని ఒమ్మేలే హోరబిత్తు.” నిమ్మ దొడ్డప్ప కాసిగే హిదిదు మలగిదాగినింద ఈ పోరి మహాతాయియదే దబారు ఆగిబిట్టిదే. ఇప్పణిగాగి కాలిగోందు కాలోరసు మాడిస్తూ ఇదారే”లుక్కి బరుతీరువ నగువన్న బాయిగే సేరగు ఒత్తి తడిదెళు అమ్మ.

ఈ తిక్కటిద సందబ్ధదల్లి హచ్చు హొత్తు నిల్లువుదు యోగ్వల్లవెందు ఇంద్రజ్యియా యోజిసిద. పెట్టియెన్న ఎడగే ఒత్తి పిడిదుచోండు, ముందువరిదు బాబుజియ కాలుముట్టి, తిరుగి అమృత పాదస్తర మాడి, బాగిలు తేరేదు బాణద హాగె హోరగోడిద. అవను తన్న హతీరానూ మాతనాడల్లి, తణ్ణోగ్ నింత మునియా హగూ టునూ, బళి ఏనూ మాతనాడల్లి.

ಇಂದ್ರಪ್ರಯಾನ ಎದುರು ತಾಯಿ ನಡೆದುಕೊಂಡ ಅನವೇಚಿತ ರೀತಿಯಿಂದ ಆಕೆ ಅವಾಕಾದಳು.

“ಆಲಾಂ..sss....sss” ಎಂದು ಕೊಗುತ್ತ ಕರುಣಾದ್ರ್ಯ ನೇತ್ರಗಳಿಂದ ಅಪ್ಪಾಚಿ ಅವಳ ಕಡೆ ನೋಡಿದರು. ಅವರ ಬಳಿ ಹೋಗುತ್ತಲೇ ಸಂಕೇತದ ಮೂಲಕ ಅಮೃತನ ಜೀತೆ ಹೆಚ್ಚಿನ ಬಡಿದಾಟ ಬೇಡವೆಂದು ತಿಳಿಸಿದರು. ಏನಾಗುವುದಿತ್ತೋ ಆಗಿಹೋಯಿತು. ಸರಿ, ಅವರನು ನೇರವಾಗಿ ಮಲಗಿಸಿ ಮಗ್ಗುಲು ಬದಲಿಸುವುದು.

ಮನ್ನಲಾಗಿ ಮಲಗುವುದು ಅಪ್ಪಾಜಿಗೆ ಕಷ್ಟವಾಗುತ್ತಿತ್ತು. ಬೆನ್ನುಹರಿ ಚುಳುಕ್ಕೆ ಎನ್ನುತ್ತಿತ್ತು. ತುಂಬ ಕಷ್ಟವಾದರೂ ಅಪ್ಪಾಜಿ ಗೋಡೆಯಕಡೆ ಮುಖವಾಡಿ ಹೊರಳಿಕೊಂಡು ಯಾಕೆ ಮಲಗುತ್ತಿದ್ದರೆಂಬುದು ಗೊತ್ತಾಗಲೇ ಇಲ್ಲ ಕೆಲವು ದಿನ.

ಇಂದು ನಡೆದ ಕಾಲುಗೆಜ್ಜೆಯ ಪ್ರಕರಣ ಅಪ್ಪಾಜಿಯ ಎದುರು ಬರದೇ ಇರುವುದು ಒಳ್ಳೆಯದೇ ಆಯಿತು. ಇಲ್ಲವಾದರೆ ಅಪ್ಪಾಜಿ ಇಂದೂ ಮತ್ತೆ ಗೋಡೆಯಕಡೆ ಮನ್ನಲು ಬದಲಿಸಲು ಒತ್ತಾಯವಾಡುತ್ತಿದ್ದರು.

ಸಾಮಾನ್ಯವಾದ ಸಂದರ್ಭದಲ್ಲಿ ಅವರು ಎಚ್ಚರಾಗುತ್ತಲೇ ಸ್ಥೇಣಿ ಬಳಪ ಕೇಳುತ್ತಿದ್ದರು. ಮತ್ತು ತುಂಬ ಅಧ್ಯೈರ್ಯದಿಂದ ಬರೆದುಕೊಳ್ಳುತ್ತಿದ್ದರು. ಕಾರ್ಮಿಕರ ಕಾರ್ಯಾಲಯದ ಪ್ರಮುಖ ಗುಮಾಸ್ತರಾದ ದೀಕ್ಷಿತರು ಅವಳ ನೋಕರಿಯ ಬಗ್ಗೆ ಏನು ಹೇಳಿದರು? ಉತ್ತರವನ್ನು ಅವಳು ಬಾಯಲ್ಲಿಯೇ ಹೇಳುತ್ತಿದ್ದಳು. ಅಪ್ಪಾಜಿಯ ಕಣ್ಣಲ್ಲಿದ್ದ ಭರವಸೆಯನ್ನು ಅಲುಗಾಡಿಸುವಂತಾದರೂ ಆಕೆ ಸುಳ್ಳ ಹೇಳುತ್ತಿರಲ್ಲಿ. ಹಿಂದಿನ ಬಾರಿಯ ಹಾಗೆ ಈ ಬಾರಿಯೂ ದೀಕ್ಷಿತರು ಅವಳಿಗೆ ಖಾಲೇ ಭರವಸೆಯನ್ನಷ್ಟೇ ಕೊಟ್ಟಿ ಮರಳಿ ಕಳಿಸಿದ್ದರು. ಅವಳ ಹೇಳಿಕೆಯಲ್ಲಿ ಒಂದೇ ಒಂದು ಹೆಚ್ಚೆ ಆದದ್ದುಂದರೆ ಈ ತಿಂಗಳ ಹೊನೆಯಲ್ಲಿ ಯಾವುದಾದರೂ ಜೈವಧ ಕಂಪನಿಯಿಂದ ಪ್ರಾರಂಭ ಗೆ ಸಾಫ್ಟ್‌ಕಾರ್ಡಿ ಸಂದರ್ಶನಕ್ಕೆ ಕರೆಬರುತ್ತಿದೆ. ಜಿಂತೆ ಮಾಡುವುದು ಬೇಡ. ಸೆಂಟ್ರಲ್ ರೇಲ್ಸ್ ವೆಸ್ಟ್‌ಸೌರ್ ರೇಲ್ಸ್‌ಯೂ ಸೌಲಭ್ಯ-ಅಸೌಲಭ್ಯಗಳನ್ನು ಲೆಕ್ಕಿಸುತ್ತಿರುತ್ತಿದ್ದರು. ಸೆಂಟ್ರಲ್ ರೇಲ್ಸ್‌ಯೂ ಲೋಕಲ್ ರೇಲ್ಸ್ ಸೆರ್ವಿಸ್‌ನಲ್ಲಿ ಹೊದಲಿಗಿಂತ ಈಗ ಜನಾಗಿ ಸುಧಾರಣೆ ಆಗಿದೆ. ಅಮರನಾಥ ಹಾಗೂ ಕರ್ಜ್‌ತಾಗಳಿಂದ ಕೆಲವು ಹೊಸ ಫಾಸ್ಟ್ ಗಾಡಿಗಳು ಶುರುವಾಗಿವೆ.

ಮುಖ್ಯವಾಗಿ ಅವರು ಒಂದು ಮಹತ್ವಪೂರ್ಣ ಸತ್ಯವನ್ನು ತಿಳಿಸಿದರು. ಅದ್ವಷ್ಟವಾರ್ಥ ಹೆಚ್ಚಿನ ಅಂತಾರಾಷ್ಟ್ರೀಯ ಖ್ಯಾತಿ ಪ್ರಾಪ್ತ ಜೈವಧಿ ಕಂಪನಿಗಳು ಸೆಂಟ್ರಲ್ ರೇಲ್ಸ್‌ಯೂನ್ ಅವಲಂಬಿಸಿವೆ. ಅದು ‘ಸೀಬಾ’ ಆಗಿರಲಿ, ‘ಮೇ ಆರ್ಥಿಕ ಬೇಕರ್’ ಅಥವಾ ‘ಪಾರ್ಕ್ ಡೆವಿಲ್ಸ್’ ಅಥವಾ ‘ಸ್ಯಾಂಡೋಜ್ಸ್’ ಅಥವಾ ‘ಜಾನ್ನನ್’.

ಮೆಟ್ಟಿಲಮೇಲೆ ಒಮ್ಮೆಲೇ ಧರ್ಮಾಧರ್ಮ ಸಪ್ಪಳ ಕೇಳಿಸಿತು.

ನಿಶ್ಚಯವಾಗಿಯೂ ಮನಿಯಾ ಮತ್ತು ಭೂನ್ಯಾ ಸ್ಕೂಲಿನಿಂದ ಹಿಂತಿರುಗಿ ಬಂದಿದ್ದಾರೆ. ಅಸಹನೆಯಿಂದ ಬೃತಕ್ಕಿನ ಬಳಗೆ ನುಗ್ನತ್ತಲೇ ಪುಸ್ತಕದ ಜೀಲ ಎಸೆದು ಕುಪ್ಪಳಿಸಲು ಶುರುಮಾಡುತ್ತಾರೆ— “ಜೋರಾಗಿ ಹಸಿವೆಯಾಗಿದೆ. ಅಕ್ಕಾ... ಉಂಟಕ್ಕೆ ಹಾಕು...” ಸವೆದ ರಿಕಾಡಿನನಂತೆ ಅದೇ ಮಾತು-ಅದೇ ಧಾಟಿ. ಬಾಯಿಗೆ ತುತ್ತಿ ಬಿಧ್ದಹೊರತು ನಿಲ್ಲುವುದಿಲ್ಲ. ಮಕ್ಕಳ ಮನೆಯೊಳಗೆ ನುಗ್ನವುದಕ್ಕೆ ಮುನ್ನವೇ ಅವಳು ಅಪ್ಪಾಜಿಗೆ ಶಾವಿಗೆ ತಿನಿಸಬೇಕಾಗಿತ್ತು. ಶಾವಿಗೆ ಮನಿಯಾ ಮತ್ತು ಭೂನ್ಯಾ ಅವರಿಗೂ

ತುಂಬ ಇಷ್ಟವಾದುದೇ. ಅವರು ಹಟ ಮಾಡುತ್ತೇ ಅಪ್ಪಬಿ ಸ್ಕೇಚ್—ಬಳಪ ಹಿಡಿದು ಬರೆಯುತ್ತಿದ್ದರು—“ಯಾಕೆ ಆ ಹಡುಗರನ್ನು ನೋಳಾಡಿಸ್ತೀಯಾ! ಅವರಿಗೇ ಶಾವಿಗೆ ಹೊಡು—ನನಗೆ ಬರೇ ಬೇಳೆ ಸಾಕು....” ಶಾವಿಗೆ ಹುರಿಯುವಾಗ ಮಕ್ಕಳ ಲಕ್ಷ್ಯ ಆ ಕಡೆ ಹರಿದಿತ್ತು. ಹಾಲುಕಡಿಮೆ ಇದ್ದುದರಿಂದ ಕ್ಯೆ ಕಟ್ಟಿದಂತಾಗಿತ್ತು.

ಅವಳು ತೆರೆದ ಬಾಗಿಲಕಡೆ ನೋಡಿದಳು. ದೀರ್ಘ ಶ್ವಾಸ ಎಳೆದಳು, ಬಿಟ್ಟಳು. ಅಮೃತ ಜೊತೆಗೇ ಬೇರುಬಿಟ್ಟ ಮಲ್ಲಿಗೆ ಪರಿಮಳವೂ ಸಾಕಷ್ಟು ಕಡಿಮೆಯಾಗಿದೆ ಎನಿಸಿ ಸಮಾಧಾನವಟ್ಟಿಕೊಂಡಳು.

ಅವಳು ಅಪ್ಪಬಿಯನ್ನು ಎಬ್ಬಿಸಬಹುದಾಗಿತ್ತು. ಅವರನ್ನು ಎಬ್ಬಿಸಲು ಅವರ ಮೇಲೆ ಬಾಗಿದಳು. ಆದರೆ ಅವಳು ಕರೆಯುವದಕ್ಕೆ ಮನ್ನಾವೇ ಅವರು ಪಟ್ಟಿಂದು ಕಣ್ಣು ಬಿಟ್ಟರು.

೩

ವಿಸಿಟಿಂಗ್ ಕಾರ್ಡ್ ಬಂಗಾರವರ್ಣದ ಅಕ್ಷರದಲ್ಲಿ ಅಚ್ಚಾಗಿತ್ತು—ಶ್ರೀಮತಿ ಅಂಜನಾ ವಾಸ್ನಾವಿ. ಅದರ ಕೆಳಗಡೆ ಹುದ್ದೆ—ಮಾನೇಚಿಂಗ್ ಡ್ಯೂರ್ಕ್‌ರ್, ಬಾಬಾ ಜ್ಯಾವೆಲರ್ಸ್ ಆಂಡ್ ಸನ್ಸ್. ವಿಳಾಸ ನಾಪತ್ತೆ! ಯಾಕೆ? ಯಾಕೆ ಅಂದರೆ ಏನಧರ್? ಬಹುಶಃ ಇತ್ತೀಚೆಗೆ ವಿಸಿಟಿಂಗ್ ಕಾರ್ಡ್ ಮೇಲೆ ಅಡ್ಸ್‌ಸ್ ಕೊಡುವ ವಿಧಾನ ನಿಂತುಹೋಗಿರಬಹುದು. ಹಾಗೆಲ್ಲ ವಿಸಿಟಿಂಗ್ ಕಾರ್ಡ್‌ಗಳನ್ನು ಆಕೆ ನೋಡಿದ್ದಾದರೂ ಎಷ್ಟು? ಬಹಳ ಮೇದಲು ಅಪ್ಪಬಿ ಮುದ್ರಿಸಿಕೊಂಡ ಪರಿಚಯ ಪತ್ರವನ್ನು ಮಾತ್ರ ನೋಡಿದ್ದಳು. ಅದರಲ್ಲಿ ವಿಳಾಸ ಮಾತ್ರವಿತ್ತು. ಟೆಲಿಪೋನ್ ನಂಬರ್ ಇರಲಿಲ್ಲ. ಅಂಜನಾ ವಾಸ್ನಾವಿ ಮೇಡಮ್ ಅವರ ಪರಿಚಯ ಪತ್ರದಲ್ಲಿ ಒಂದರ ನಂತರ ಒಂದು ಐದು ಟೆಲಿಪೋನ್ ನಂಬರ್ಗಳಿದ್ದವು. ಜೊತೆಗೆ ಘ್ರಾಸ್ ನಂಬರ್ ಕೂಡ. ಟೆಲಿಗ್‌ಮ್ ಕೋಡ್ ಜೊತೆಗಿತ್ತು. ಇಷ್ಟೊಂದು ಎಲ್ಲಾ ಸಂಪರ್ಕ ನಂಬರುಗಳಿರುವಾಗ ವಿಳಾಸದ ಅವಶ್ಯಕತೆ ಅನಿಸುವುದೇ ಇಲ್ಲ. ವಿಳಾಸದ ಮಹತ್ವ ಈಗ ಉಳಿದೂ ಇಲ್ಲ. ನೇರವಾಗಿ ಹೋಗಿ ಭೇಟಿಮಾಡುವ ಪರಂಪರೆಯೇ ಬಹುಮಟ್ಟಿಗೆ ಮುಗಿದುಹೋಗಿಬಿಟ್ಟಿದೆ. ಭೇಟಿಯಾಗುವ ವೇಳೆಯನ್ನು ಮುಂಚಿತವಾಗಿ ಕೇಳಿಕೊಂಡ ಹೊರತು ಯಾರನ್ನಾದರೂ ಭೇಟಿಯಾಗುವುದು ವ್ಯಾವಹಾರಿಕವಾದ ಕೆಲಸದಲ್ಲಿ ಮುಳುಗಿರುವ ಜೀವನದಲ್ಲಿ ಸಂಭವವೇ ಇಲ್ಲದಂತಾಗಿದೆ. ವಿಳಾಸ ಬರೆದುಕೊಂಡಿಲ್ಲ— ಏನಿಲ್ಲ. ಏನು ತಲೆ ಚಚ್ಚಿಕೊಳ್ಳಲಿ!

ಪರಿಚಯ ಕಾರ್ಡ್ ಎನ್ನುವುದು ಗುಂಗಿಹುವಿನ ಹಾಗೆ. ಮಿದುಳಿನಲ್ಲಿ ಅದರದೇ ಸದ್ಯ. ತನ್ನ ಜೀಂಟಿವಾದ ಪರ್ಸನಲ್ ಅದನ್ನು ಹಾಕಿಕೊಂಡಾದ ಮೇಲೆ, ಅಪ್ಪಬಿಗೆ

ತೋರಿಸಿದ ಹೊರತಾಗಿ ಅಮ್ಮನ ಕಣ್ಣತಪ್ಪಿಸಿ ಕನಿಷ್ಠ ಇಪ್ಪತ್ತು ಬಾರಿಯಾದರೂ ಪ್ರೋಫೆಸರ್ ತೆರೆದೂ ತೆರೆದೂ ನೋಡಿದ್ದೇ. ರಾತ್ರಿ ಮೂತ್ರಕ್ಕಾಗಿ ಎದ್ದಾಗ ಒಂದು ಸೆಕೆಂಡ್ ಪಾಯಿಖಾನೆಯ ಬಾಗಿಲು ಹಾಗೇ ತೆರೆದಿಟ್ಟು ಬಲ್ಲಿನ ಮಂದ ಬೆಳಕಿನಲ್ಲಿ ಮೇಚಿನ ಡ್ರಾಫ್ಟರೊನಿಂದ ಪ್ರೋಫೆಸರ್ ತೆಗೆದು ವಿಸಿಟಿಂಗ್ ಕಾರ್ಡ್ ನೋಡಲು ಮರೆಯುತ್ತಿರಲ್ಲಿ. ತನ್ನ ಕಾರ್ಡರತೆಯನ್ನು ನೋಡಿ ತಾನೇ ಹೈರಾಜಾಗಿದ್ದಳು. ನಿಶ್ಚಿರತೆಯಿಂದ ನಿದ್ದೆಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಅಪ್ಪಾಜಿಗೆ ಏನಾದರೂ ಬೇಕಾದರೆ ಎಂದು ಜಾಗೃತಭಾಗಿಯೇ ಇರುತ್ತಿದ್ದಳು. ಈ ವಿಸಿಟಿಂಗ್ ಕಾರ್ಡ್ ಈ ಆವಶ್ಯಕತೆಗಳ ಮೇಲೆ ಮತ್ತೆಷ್ಟು ಭಾರ ಹಾಕಿತ್ತು.

ನಿಸುಕಿನಲ್ಲಿ ಅಧ್ಯೈಯದಿಂದ ನಿರೀಕ್ಷಿಸಿದ್ದ ‘ನಾಡಿದ್ದು’ ಗಡಿಯಾರದ ಅಲಾರ್ಮ್‌ಗಿಂತ ಮುನ್ನಷ್ಟೇ ಬೆಳಗಿನ ಬೆಳಕು ತಲೆಯಲ್ಲಿ ಎಚ್ಚತ್ತುಕೊಂಡಿತ್ತು.

“ನಾಡಿದ್ದು ಬೆಳಿಗೆ ಹತ್ತು-ಹನೆನ್ನಂದರ ಮಧ್ಯೆ ಮೇಲಿನ ನಂಬರಿಗೆ ಪೋನ್ ಮಾಡು” ಲೋಕಲ್ ನಿಥಾನವಾಗುತ್ತಿದ್ದಾಗ ಅವರು ಕ್ಯೇ ಮಂದೆ ಮಾಡಿ ತಮ್ಮ ಪರಿಚಯ ಕಾರ್ಡ್ ಕೊಡುತ್ತೆ ಅಂದಿದ್ದರು.

ಮೇಲಿನ ನಂಬರ್ ಬಹುಶಃ ಅಂಜನಾ ಆಂಟಿಯದಾಗಿರಬಹುದು.... ಅಲ್ಲಲ್ಲ.... ಅಂಜನಾ ಮೇಡಂ ಅವರ ಸ್ಟೋರ್ ನಂಬರ್ ಇರಬಹುದು.

ನಂಬರನ್ನು ಗಮನಿಸಿಟ್ಟು ಓದಿದಳು ಅವಳು.

ಅಂಕೆಗಳನ್ನು ಮೂರು ನಾಲ್ಕು ಬಾರಿ ಮತ್ತೆ ಮತ್ತೆ ಹೇಳಿಕೊಂಡಳು. ಶೋಂದರೆಯೇನಿಲ್ಲ. ಕಾರಣವಿಲ್ಲದೆ ಗಾಬರಿಯಾಗುತ್ತಿದ್ದಾಳೆ. ಮುಂದಿನ ಎರಡು ಅಂಕೆಗಳನ್ನು ಬಿಟ್ಟು ಉಳಿದ ನಾಲ್ಕು ನಂಬರುಗಳನ್ನು ಒಂದರ ನಂತರ ಒಂದು ಇಳಿಕೆಯ ಕ್ರಮದಲ್ಲಿ ಉಯಲ್ಲಾ ಮಾಡಬೇಕು.

ನಂಬರ್ ನೆನಪಿಟ್ಟುಕೊಳ್ಳುವುದೇ ಯೋಗ್ಯ. ಪಬ್ಲಿಕ್ ಟೆಲಿಪೋನ್ ಬೂತ್ತಾನಲ್ಲಿ ಒಂದು ಕ್ಯೇರುಲ್ಲಿ ರಿಸೀವರ್ ಹಿಡಿದು, ಇನ್ನೊಂದರಲ್ಲಿ ಕಾರ್ಡ್ ಅಥವಾ ಜೀಟಿಯನ್ನು ಎರಡು ಬೆರಳಿನ ತುದಿಯಲ್ಲಿ ಹಿಡಿದು, ಮಧ್ಯದ ಬೆರಳಿನಿಂದ ಉಯಲ್ಲಾ ಮಾಡುವಾಗ ಒಮ್ಮೆ ಮೇಲೆ ಇನ್ನೊಮ್ಮೆ ಕೆಳಗೆ ನೋಡುತ್ತೆ ಅಂಕೆಗಳನ್ನು ಓದುತ್ತೆ ಹೋಗುವುದು ಕಷ್ಟ. ಅಭ್ಯಾಸವಿಲ್ಲದಿರುವುದರಿಂದಲೂ ತಪ್ಪಾಗುವ ಸಂದರ್ಭ ಉಂಟು. ಅಂತೆ ತಪ್ಪಿದರೆ, ಬೆರಳು ಎಡಪಿದರೆ, ಮುಗಿಯಿತು ಒಂದು ನಾಣ್ಯ ಹೋದ ಹಾಗೆಯೇ.

ಪೋನ್ ಮಾಡುವ ಹೆಸರೆತ್ತಿದರೆ ಅವಳಿಗೆ ಒಂದು ರೀತಿಯ ಅಸಹನೆ. ತಮ್ಮ ಬಾರಿ ಯಾವಾಗ ಬರುವುದೋ ಎಂದು ಕಾಯುತ್ತ ನಿಂತಿದ್ದರೂ, ಲಕ್ಷ್ಯವಿಲ್ಲದವರ ಹಾಗೆ ರಿಸೀವರ್ ಹಿಡಿದು ದೀಘ್ರಕಾಲ ಗಪ್ಪೊಡೆಯುತ್ತ ನಿಲ್ಲವರನ್ನು ಕಂಡರೆ ಅಸೂಯೆಯಾಗುತ್ತದೆ. ಅಂದರೆ, ಅವಳು ಪೋನ್ ಮಾಡುವಾಗ ಅವಳೊಬ್ಬಿಗೇ

ಇರಬೇಕು. ಅಸಹಜತಯಿಂದ ಗೊಂದಲವಾಗುವುದು ಮತ್ತು ತಮ್ಮ ಸರದಿಗಾಗಿ ಕಾಯುತ್ತ, ಬಂದ್ದ ಕ್ಯಾಬಿನ್‌ನ ಆಚೆ ಬೆನ್ನು ಕೆರೆಯುತ್ತ ನಿಂತ ಹ್ಯಾನಿಂದ ತಪ್ಪಿಸಿಕೊಂಡ ಶಾಂತ-ಒತ್ತಡರಹಿತ ವಾತಾವರಣವೇ ಆಗಬೇಕು ಅವಳಿಗೆ.

ಶುಭ ಲಕ್ಷ್ಯಾವಿದ್ದಂತಿದೆ. ಮನೆಯಿಂದ ಹೊರಬೀಳುವಾಗ ಅಮೃನ ಕೆಟ್ಟ ಢ್ರಿಯನ್ನು ಕೇಳಿದ್ದು ಬಿಟ್ಟರೆ, ಬೂತ್ತಾನಲ್ಲಿ ಒಳಗಡೆ ಬಿಬ್ಬನೇ ವ್ಯಕ್ತಿ ಪೋನ್ ಮಾಡುತ್ತಿರುವುದು ಕಾಳಿಸಿತು. ಅಂದರೆ ಅವಳು ಪೋನ್ ಮಾಡುವಾಗ ಬಿಬ್ಬಳೇ ಇರುತ್ತಾಳೆ. ಬೂತ್ತಾನ ಒಳಗಡೆಯಿಂದ ಕಾಣುವ ವ್ಯಕ್ತಿಯ ದಪ್ಪವಾದ ಕೂದಲಿನ ತಲೆಯ ಹಿಂಭಾಗ ಗಮನವಿಟ್ಟು ನೋಡಿದಾಗ ಗಡಿಯಾರದ ಹೆಂಡ್ಯುಲಮ್ಮಿನ ಹಾಗೆ ಅಲುಗಾಡುತ್ತಿದ್ದಂತೆ ಭಾಸವಾಯಿತು. ಬಹುಶಃ ಅವನು ಕುಡಿದರಬಹುದು. ಕುಡಿದವರನ್ನು ನೋಡಿಲ್ಲವಾ ಅವಳು? ಎಂದಾದರೂ, ಎಲ್ಲಾದರೂ ರಸ್ತೆಯಂಚಿನ ಪುಟ್ಟಪಾಥ್ ಮೇಲೆ ಎಚ್ಚರದಿಂದ ಹೆಚ್ಚೆ ಹಾಕುತ್ತಿದ್ದರೂ, ಅಮಲಿನಿಂದಾಗಿ ತನ್ನ ಮೇಲಿನ ನಿಯಂತ್ರಣ ಕಳೆದುಕೊಳ್ಳತ್ತ, ತೂರಾಡುತ್ತ ಹೋಗುವವರಿಲ್ಲವೇ!!

ಆದರೆ ಇಷ್ಟು ಮುಂಜಾನೆಯೇ! ಅವಳ ಕೈ ಬೆವರತೊಡಗಿತು.

ಧುತ್ತಾ! ಬೆಳಗು ಸಂಚೆಯೆಂಬುದೆಲ್ಲ ಎಚ್ಚರ ಇರುವವರಿಗಾಗಿ. ಅಮಲಿನಲ್ಲಿಯೇ ಬದುಕುವವರಿಗಲ್ಲ! ಕುಡಿಯುವವರು ರಾತ್ರಿಯಲ್ಲಿ ಬಿದ್ದುಕೊಂಡು ಕುಡಿಯುವುದೇ ಇಲ್ಲ. ಬೆಳಗಾಗುತ್ತಲೇ ಏಳಬೇಕಲ್ಲ. ಅದಕ್ಕಾಗಿ ಅಮಲು ಇಳಿಸಿಕೊಳ್ಳಬೇಕಾಗುತ್ತದೆ. ಕ್ಲಾಸ್‌ಮೇಟ್ ಗೆಳತಿ ಸ್ಕೂಲ ಹೇಳಿರಲ್ಲಿಲ್ಲವಾ, ಅವಳ ಹುಡುಕ ಅಪ್ಪಿನಿಂದಾಗಿ ಮನೆಯಲ್ಲಿನ ಸುಖ-ಶಾಂತಿ ನಾಶವಾಗಿಬಿಟ್ಟಿದೆ ಅಂತ. ಈ ಪ್ರಸಂಗ ರಾತ್ರಿಗ್ಷಯ್ ಸೀಮಿತವಾಗಿದ್ದರೂ ಸಂತೋಷ ಪಡೆಬಹುದಾಗಿತ್ತು. ಏಣತ್ತಲೇ ಅವರು ಕುಡಿಯಲೇಬೇಕು. ಕುಡಿಯಿದ್ದರೆ ಕೈ-ಕಾಲು ನಡುಗಲು ಪ್ರಾರಂಭವಾಗುತ್ತಿತ್ತು. ಸ್ಕೂಲ ಮನೆಗ ಹೋದಾಗ, ಗೊತ್ತಿಲ್ಲದೆ ಅಂಕಲ್ ಬಾಗಿಲು ತೆರೆದರೆ, ಅಥವಾ ಅವರು ಎದುರಾದರೆ ಅವರ ಕದಡಿದ ಕಣ್ಣಗಳನ್ನು ನೋಡಿ ಅವಳಿಗೆ ಮುಚುಗರವಾಗುತ್ತಿತ್ತು. ಮಾತನಲ್ಲಿ 'ನಮಸ್ತ' ಹೇಳಿ, ಮುದುಡುತ್ತ ಅವಳು ಸ್ಕೂಲ ಕೋಣೆಯ ಕಡೆ ಹೆಚ್ಚೆ ಹಾಕುತ್ತಿದ್ದಳು. ಸ್ಕೂಲ ಜೊತೆ ಮಾತನಾಡುವಾಗ, ಅವಳಿಂದ ನೋಟ್ ಕೇಳುವಾಗಲೂ, ಅಂಕಲ್ನ ಕದಡಿದ ಕಣ್ಣ ಕೋಣೆಯತ್ತಲೇ ದುರುಗುಟ್ಟಿಕೊಂಡು ನೋಡುತ್ತಿದ್ದ ಅನುಭವವಾಗುತ್ತಿತ್ತು. ಅಂಕಲ್ ಬಹುಶಃ ಹೆಂಡಿವನ್ನು ಕುಡಿಯುವುದಷ್ಟೇ ಅಲ್ಲ, ಅದರಲ್ಲೇ ಸಾನ್-ತೊಳೆಯುವುದು ಎಲ್ಲ ಮಾಡುತ್ತಿರಬೇಕು ಎನಿಸುತ್ತಿತ್ತು ಅವಳಿಗೆ. ಇಡೀ ಮನೆ ತುಂಬಾ ತುಂತರು ಹನಿಯಾಗಿ ಒದ್ದೆ ಮಾಡುತ್ತಿರಬೇಕು. ಬಹುಶಃ ಆಗ ಅಂಕಲ್ ಮಾತ್ರ ಹೆಂಡ್ಯುಲಮ್ ಹಾಗೆ ತೂಗಾಡುತ್ತ ನಡೆಯುತ್ತಿರಲಿಲ್ಲ. ಅವರು ಬೆನ್ನು ಮೇಲೆ ಹೇರಿಕೊಂಡ ಕುಟುಂಬವೆಲ್ಲ ಹೆಂಡ್ಯುಲಮ್ ಹಾಗೆ ಅಲುಗಾಡುತ್ತ ಕಂಪಿಸುತ್ತಿತ್ತು.

“ಕರೋಸಿನ್ ಮೈಮೇಲೆ ಹೊಯ್ದಿಕೊಂಡು ಆಯಿ ಎರಡುಬಾರಿ ಈ ನರಕದಿಂದ ಮುಕ್ತಿ ಪಡೆಯುವ ಪ್ರಯತ್ನ ಮಾಡಿದಳು. ನಾವಿಬ್ಬರೂ ಅಕ್ಕ ತಂಗಿಯರು ಅವರಿಗೆ ಮುಕ್ತರಾಗಲು ಅವಕಾಶ ಕೊಡಲೇ ಇಲ್ಲ.”

“.....”

“ಒಮ್ಮೊಮ್ಮೆ ನಾನು ಏನು ಯೋಚನೆ ಮಾಡೇನೇ ಗೊತ್ತಾ?”

ಪ್ರಶ್ನೆ ಮಾಡದೆ ಅವಳ ದುಪಟ್ಟಾದ ಅಂಚಿನಿಂದ ಸ್ಕೃತಾಳ ತುಂಬಿ ಬಂದ ಕೆಳ್ಗಳನ್ನು ಒಳಗೊಂಡಿ, ಅವಳ ಆಳವಾದ ವಿಷಾದ ತುಂಬಿದ ಮುಖವನ್ನು ಅಸ್ಕಿತೆಯಿಂದ ತುಂಬುವ ಪ್ರಯತ್ನ ಮಾಡುತ್ತಿದ್ದಳು.

“ಕೇಳಿದರೆ ನಿನಗೆ ಭಯಾನಕ ಅನಿಸಬಹುದು! ರಾಕ್ಷಸನ ದವಡೆಯಲ್ಲಿ ಸಿಕ್ಕು ಅರೆದುಹೋಗುತ್ತಿರುವ ನಮ್ಮ ಕುಟುಂಬದ ಯಾವುದೇ ಜಿತ್ತವನ್ನು ನಾನು ನೋಡಲು ಬಯಸುತ್ತೇನೆ. ದೂರದರ್ಶನದಲ್ಲಿ ಕಾಣುವ ‘ಹೋನ್‌ವಿಟ್‌’ ಅಥವಾ ‘ಹಾಲೀಕ್‌’ ನ ಸುಖೀ-ಸಂತುಷ್ಟ ಪರಿವಾರದ ರೀತಿಯಲ್ಲಿ.... ನನ್ನ ಈ ನಿಶ್ಚಯವನ್ನು ವಿಶೇಷಣ ಮಾಡಿದಾಗಲ್ಲ, ನಾನು ಸ್ವಲ್ಪವೂ ಅಲುಗದೆ ಅಡಕಲವಾಗಿರುತ್ತೇನೆ...”

“ಈಗಲೂ ಕೇಳುವುದಿಲ್ಲವಾ ನೀನು, ನನ್ನ ನಿಶ್ಚಯ ಏನು ಎಂಬುದನ್ನು?”

“.....”

“..... ಕೇಳಬೇಡ ಬಿಡು... ನಾನೇ ಹೇಳೇನೇ....”

“ನನಗೆ ನೋಕರಿ ಸಿಕ್ಕ ದಿನ ನಮಿ, ತಂದೆಯ ರೂಪದ ಈ ರಾಕ್ಷಸನನ್ನು ನಾನು ಮೆಟ್ಟಿಲುಗಳ ಮೇಲಿಂದ ತಳ್ಳಿ, ಸ್ವಾಭಾವಿಕ ಸಾವು ಸಾಯುವುದನ್ನು ಅವನಿಗೆ ಅನಿವಾರ್ಯಗೊಳಿಸುತ್ತೇನೆ.”

“ಹುಣ್ಣ ಹಿಡಿದಿದೆಯೇನೇ ನಿನಗೆ?....” ಅವಿಶ್ವಾಸದಿಂದ ನವರೆದ್ದು, ಸ್ಕೃತಾಳನ್ನು ದಿಟ್ಟಿಸಿ ನೋಡಿದಳು ಅವಳು. “ಆಯಿ ಮತ್ತು ಅಕ್ಕ ಇಬ್ಬರನ್ನೂ ಕರೆದುಕೊಂಡು ಬೇರೆ ಇರಬಹುದಲ್ಲ ನೀನು...!”

“ಆದರೆ ನಿನ್ನ ಈ ಅಮಾನುಷ ಬಯಕೆ ಆರೋಗ್ಯಕಾರಿಯಾದದ್ದಲ್ಲ.”

“ಕ್ಷೂರನಿಣಯ ನಿಜ, ಆದರೆ ದಿನವೂ ಅಮ್ಮ ಮತ್ತು ಅಕ್ಕ ರೋಲರ್‌ನಡಿ ಅರೆದುಹೋಗುತ್ತಿದ್ದಾರಲ್ಲ, ಅಪ್ಪಣಿ ಮಾಡಿ ಅವರ ರೂಪವನ್ನೇ ಕಿತ್ತೆಣಿಂಡಿದೆಯಲ್ಲ, ಅದಕ್ಕಿಂತ ಕ್ಷೂರವೇನೂ ಅಲ್ಲ!”

“ಅಕ್ಕ....?”

ಬೋಗಸೆಯಲ್ಲಿ ಮುಖ ಮುಚ್ಚಿಕೊಂಡ ಸ್ಕೃತಾ ಆವೇಗ ತಡೆಯಲಾರದೆ ಬಿಕ್ಕಳಿಸತೋಡಿದಳು.

ಕಟ್ಟಿಯೋಡೆ ದುಃಖಿದಿಂದ ಬಿಕ್ಕಳಿಸಿದ ಸ್ಕೃತಾ ಅಳುವಿನಿಂದ ಹತಪ್ರಭಳಾದ

ಅವಳು ಜಿಗಿದು ಕೋಣೆಯ ಬಾಗಿಲು ಬೋಲ್ಪು ಏರಿಸಿದಳು. ಅಂಕಲ್ ಅಥವಾ ಅಂಟಿಯರಲ್ಲಿ ಯಾರಾದರೂ ಬಂದು ಸೃತಾಳ ಅಳುವಿನ ಬಗ್ಗೆ ಅಲ್ಲಾಸಲ್ಲದ ಪ್ರಶ್ನೆ ಕೇಳಿದರೆ ಎಂಬ ಭಯದಿಂದ.

ಸೃತಾಳ ನೋವನ್ನು ಹೇಗೆ ನಿವಾರಿಸುವುದು ಎಂದು ತೋಚಲಿಲ್ಲ. ಅವಳು ತನಗೆ ತಾನೇ ಸಮಾಧಾನ ತಂದುಕೊಂಡು, ಆತ್ಮಬುಲ ತುಂಬಕೊಳ್ಳುವ ಹಾಗೆ ಏನು ಹೇಳುವುದು ಅವಳಿಗೆ?

ಅವಳ ಮುವಿ ಮುಚ್ಚಿಕೊಂಡ ಬೋಗಸೆಯನ್ನು ಬೇರೆ ಮಾಡುವ ಪ್ರಯತ್ನ ಮಾಡುತ್ತ, ಕಾರೆರದಿಂದ ಅವಳು ಇಷ್ಟು ಮಾತ್ರ ಹೇಳಲು ಶಕ್ತಿಾದಳು.

“ಅಂಕಲ್ಗೆ ತಿಳಿವಳಿಕೆ ಹೇಳುವ ಪ್ರಯತ್ನ ಯಾಕೆ ಮಾಡುವುದಿಲ್ಲ ನೀನು... ಅವರ ಮಗಳಲ್ಲವಾ ನೀನು?”

“ಅದನ್ನೂ ಮಾಡಿಯಾಯ್ತು....”

“ಅನಂತರ...?”

“ತಿಳಿದುಕೊಳ್ಳುವೇ ಇಲ್ಲ.... ತಿಳಿಯೋದು ಸಾಧ್ಯವೂ ಇಲ್ಲ. ಅಯಿ ಮೈಮೇಲೆ ಕೇರೋಸಿನ್ ಹುಯ್ಯುಕೊಂಡಿದ್ದು ಯಾಕೆ ಎಂದು ನೀನು ಕೇಳಲೇ ಇಲ್ಲ. ಅವನೊಬ್ಬ ರಾಕ್ಕಣ ಕುಡುಕ ಅನ್ನೋ ಕಾರಣಕ್ಕೆ. ಕುಡುಕರು ಅನೇಕರಿದ್ದಾರೆ. ಆದರೆ ಅವರ ಮನೆಯ ಬೇಸತ್ತ ಹೆಂಡಂದಿರು ಸೀಮೆವಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯೋಚಿಸುವುದಿಲ್ಲ ನಮಿ! ಹೆಂಡಮಾಡನೆ ನಾವೆಲ್ಲ ಹೋರಾಡಬಹುದು, ಆದರೆ ಸೃತಾನನೊಡನೆ ಅಲ್ಲ, ನಿನ್ನ ಬಳಿ ಮುಚ್ಚಿದುವುದಾದರೂ ಏನು? ಅಕ್ಕ ಈ ರಾಕ್ಕಣನೊಂದಿಗೆ ಒಬ್ಬಳೇ ಮನೆಯಲ್ಲಿರಲು ಹೆದರುತ್ತಾಳೆ.”

ಅವಿಶ್ವಾಸದಿಂದ ಅವಳು ದಿಜ್ಬೂಢಣಾದಳು. ಅಪ್ಪನಿಗೆ ಮಗಳು ಕೇವಲ ದೇಹ ಮಾತ್ರವಾಗಲು ಸಾಧ್ಯವೇ? ಸೃತಾಳಲ್ಲಿ ಏನೋ ಗೊಂದಲವಿದೆ. ಯಾವಾಗಲೂ ಅಲ್ಲ. ಅಕಸ್ಮಾತ್ತಾಗಿ ಯಾವುದೋ ಪ್ರೇತಾತ್ಮ ಅವಳ ಮೇಲೆ ಸವಾರಿ ಮಾಡುತ್ತದೆ, ಆಗ ಅವಳು ಏನೇನೋ ಬಡಬಡಿಸತೋಡಗುತ್ತಾಳೆ.

ಇಡಿಯ ಚೈತನ್ಯದ ಮೇಲೆ ಅವಿಚ್ಛಿನ್ನವಾಗಿ ಕವಿದ ಅಸಹಜತೆಯು ಅನಾಯಾಸವಾಗಿ ಆತಂಕವಾಗಿ ಪರಿವರ್ತಿತವಾಗುತ್ತಲೇ ಕಂತದಲ್ಲಿ ಶಾಸ್ವತ ಸಿಕ್ಕಿಕೊಂಡಂತಾಯಿತು.

ಬೂತ್ ಒಳಗಡೆ ದೀರ್ಘವಾದ ಮಾತಿನಲ್ಲಿ ತೊಡಗಿರುವ ವೈಕಿ ಸೃತಾಳ ತಂದೆಯೇ ಆಗಿರಬಹುದೇ? ಯಾಕೋ ವಿಷಯ ಪ್ರಾರಂಭದಿಂದಲೇ ಸಂದಿಗ್ಧವಾಗಿತೋಡಗಿದೆ ಅವಳಿಗೆ.

ಅಂಕಲ್ನ ತಲೆ ಬುರುಡೆಯನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದಳು

ಅವಳು. ಚಿತ್ತ ಕ್ಷಣ ಮಾತ್ರದಲ್ಲಿ ಸಪ್ಪವಾಯಿತು. ಬೂತೋನ ಹೊರಗಡೆ ಗಾಜಿನ ಕಿಡಕಿಯ ಮೂಲಕ ಕಾಣಿಸುತ್ತಿದ್ದಾನಲ್ಲ ಮನುಷ್ಯ, ಧೇರ್ಚೌ ಅವನ ಹಾಗಿನದೇ ತಲೆ.... ದಪ್ಪ ಶಾದಲು, ಕಿಡರಿದ ತಲೆ, ಅವನದೇ ಮೂರ್ತಿಯೋಂದಿಗೆ ಜುಗಲಬಂದಿ ಮಾಡುತ್ತೆ ಅವನನ್ನು ಕರ್ತೋರವವ್ಯೋ ಅಲ್ಲ, ಅಸಾಮಾಜಿಕರನ್ನಾಗಿಯೂ ಮಾಡುತ್ತವೆ.

ಸಾರ್ವಜನಿಕ ಟೆಲಿಪೋನ್ ಬೂತೋನಲ್ಲಿ ಬೇರೆ ಯಾರಾದರೂ ಮಾತನಾಡುತ್ತಿರ ಬಹುದು ಎಂದೇಕೆ ಅನಿಸುತ್ತಿಲ್ಲ? ಅವನ ಎಂ.ಎ.ಜಿ. ಕಾಲನಿಯಲ್ಲಿ ಇಷ್ಟೋಂದು ಸಮರ್ಥರ ಮನೆಯಲ್ಲಿ ಟೆಲಿಪೋನ್ ಇಟ್ಟಿಕೊಳ್ಳಬಿದುವುದು ಸಾಧ್ಯವೇ?

ಬೂತೋನ ಭಾಗಿಲ ಸಮೀಪ ಜರುಗುತ್ತ ಮೌನವಾಗಿ ಎಂಟು-ಹತ್ತು ಗಜ ದೂರದಲ್ಲಿ ತಟಸ್ಥವಾಗಿ ನಿಂತಳು.

ಇನೂ ಫೆಟಿಸಬಹುದು. ಅಕಸ್ಯಾತ್ಮಾಗಿ ಯಾವುದೋ ಒಬ್ಬ ಗುಂಡಾ ಓಡುತ್ತೆ ಬೂತೋನ ಕಡೆ ಬರುವುದು ಮತ್ತು ತಕ್ಷಣ-ಕ್ಯಾಬಿನೋನ ಭಾಗಿಲು ತೆರೆದು ಪೋನೋನನಲ್ಲಿ ಮಾತನಾಡುತ್ತಿರುವ ಸ್ಕೃತಾಳ ತಂದೆಯ ಬೆನ್ನ ಮೇಲೆ ‘ಧುಪ್ಪು’ ಎಂದು ರಾಮಪುರಿ ಜೂರಿ ಇಳಿಸಿಬಿಡೋದು, ಮತ್ತು ರೆಪ್ಪೆ ಬಡಿಯೋದರೋಳಗೆ ಓಡಿಬಿಡೋದು.... ಹೀಗೂ ಆಗಬಹುದು!

ರಸ್ತೆಯ ಮೇಲೆ ನಿರಂತರ ಗಾಡಿಗಳು ಬಸ್‌ಗಳು ಸದ್ಯ ಮಾಡುತ್ತ ಓಡುತ್ತಿರುವಾಗ, ಅವುಗಳಿಂದ ಕಳಬಿಕೊಂಡ ಆಕೆಗೆ ಮೈಯೆಲ್ಲ ನವಿರೆದ್ದು ಕಣ್ಣಗಳು ಮುಚ್ಚಿಕೊಂಡವು-ತುಟಿಗಳಿಂದ ಭಯಾಕ್ರಾಂತ ಬಿಕ್ಕಳಿಕೆ ಸೂಸುತ್ತ.

ಕಾಲೇಜು ಬಿಡುತ್ತಲೇ ಸ್ಕೃತಾಳೋಡನೆ ದಿನಾಲೂ ಭೇಟಿಯಾಗುವುದೂ ನಿಂತುಹೋಯಿತು. ಅಪ್ಪಾಜಿಯವರ ಅನಾರೋಗ್ಯದಿಂದಾಗಿ ನಿಯಮಿತ ರೂಪದಲ್ಲಿ ಸ್ಕೃತಾಳೋಡನೆ ಸಂಪರ್ಕ ವಿಟ್ಟಿಕೊಳ್ಳಬುದೂ ಸಾಧ್ಯವಾಗಲಿಲ್ಲ. ಅಲ್ಲದೆ ಹಾಗೆ ಸಂಪರ್ಕ ವಿಟ್ಟಿಕೊಳ್ಳಬೇಕಾದ ಹಂಡದ ಅನಿವಾರ್ಯತೆಯೂ ಮಟ್ಟಲ್ಲ, ಕಾಲದ ಅವಶ್ಯಕತೆಯಾಗಿ ತನಗಾಗಿ ಕೂಲಿಯ ಗಳಿಕೆಯನ್ನು ಪಡೆಯಬೇಕಾಗಿ ಬಂದಿರುವದರಿಂದ, ನಾಲ್ಕುನೆಯ ಅಂತಸ್ಸಿನ ಮಮತಾಳಿಂದ ತಿಂಗಳು ಮೊದಲೇ ಕೇಳಿದಾಗ, ಸ್ಕೃತಾ ಮೂರು ನಾಲ್ಕು ವಾರ ಕಾಲೇಜಿಗೆ ಬಾರದಿದ್ದುದು, ಈಗ ನಿಯಮಿತವಾಗಿ ಬರುತ್ತಿರುವುದು ಗೊತ್ತಾಯಿತು. ಕಾರಣವನ್ನು ಕಿಡಕಿದಾಗ, ಸ್ಕೃತಾ ತಾಯಿಯ ಮೊಳಕ್ಕೆ ಗಂಟು ಜಾರಿಹೋಗಿತ್ತು ಎಂದಿಷ್ಟೇ ಆಕೆ ಹೇಳಿದಳು. ಕೈಗೆ ಪ್ಲಾಸ್ಟಿಕ್ ಹಾಕಬೇಕಾಗಿ ಬಂತು. ಮನೆಯನ್ನು ನೋಡಿಕೊಳ್ಳಬುದಕ್ಕಾಗಿ ಮಾತ್ರ ಸ್ಕೃತಾ ಅಷ್ಟು ದಿನ ಗೇರುಹಾಜರಾಗಿರಲು ಸಾಧ್ಯವೇ? ಸಂದೇಹ ಹೆಡೆಯೆತ್ತಿತು. ಮಮತಾಳೋಡನೆ ಸಂದೇಹವನ್ನು ಹಂಚಿಕೊಳ್ಳಬುದು ಸಾಧ್ಯವಿರಲಿಲ್ಲ ಎಂದಾದರೂ ಮಧ್ಯಾಹ್ನ ಪೋನೋ ಮಾಡಬೇಕು. ಸ್ಕೃತಾ ಹೇಳಿರಲಿಲ್ಲವಾ-ಅಕ್ಕ ಒಬ್ಬೇ ಮನೆಯಲ್ಲಿರಲು ಗಾಬರಿಪಡುತ್ತಾಳೆ ಅಂತ. ಮನೆಯಲ್ಲೇ

ಕುಳಿತುಕೊಳ್ಳುವುದರ ಹಿಂದೆ ಏನಾದರೂ ಪ್ರಕರಣ ಇರಬಹುದಾ? ಆಂಟಿ ನಿಶ್ಚಯವಾಗಿ ಆಸ್ತ್ರತೀಯಲ್ಲಿ ದಾಖಲಾಗಿರಬೇಕು. ಆದರೆ ಸಂತೋಷದ ವಿಷಯವೆಂದರೆ, ಇಮ್ಮೋಂದು ಮಾನಸಿಕ ಒತ್ತಡ ಇರುವಾಗಲೂ, ನಿರಂತರ ನೋವು ದುಃಖ ಅನುಭವಿಸುತ್ತಲೂ ಸ್ಕೃತಾ ತನ್ನ ಓದನ್ನು ನಿರ್ವಿಫಾಷ್ಯವಾಗಿ ಮುಂದುವರಿಸಿದಳೆಲ್ಲ!

ಒಮ್ಮೊಮ್ಮೆ ಅನಿಸುತ್ತದೆ, ತಾನು ಸ್ಕೃತಾಳ ಬಗೆಗೆ ತಪ್ಪು ಸಂದೇಹಗಳನ್ನು ತಾಳಿರುವುದಾಗಿ. ಅವಳ ಅಂತರಂಗರಲ್ಲಿ ಉಕ್ಕುವ ಆಕ್ಷೋಶವೊಂದೇ ಅವಳ ಬುದ್ಧಿಯನ್ನು ಹಾಳುಮಾಡಿಲ್ಲ. ಬಹಳ ಸಮರ್ಪೋಲದ ಹುಡುಗಿ! ಸ್ಕೃತಾ ಹೇಳುವುದೆಲ್ಲ ಸಿಟ್ಟುಗೊಂಡ ಹೃದಯದ ಅಸಹಾಯಕತೆ ಮಾತ್ರ ಎಂದು ಒಮ್ಮೊಮ್ಮೆ ಅನಿಸುತ್ತದೆ. ಅಪ್ಪ ಏನಿದ್ದರೂ ಅಪ್ಪನೇ. ಅದಕ್ಕಾಗಿಯೇ ಇದನ್ನೆಲ್ಲ ಸಹಿಸಲು ಸಾಧ್ಯವಾಗಿದ್ದು. ಮುಂದೆಯೂ ಸಹಿಸಿಕೊಂಡು ಹೋಗಲು ಆಧಾರವಾಗುವುದು ಬಹುಶಃ ಇದೇ ಭಾವವೇ. ಒಳ್ಳೆಯ ನೌಕರಿಯೇ ಅವಳ ಗುರಿ ಹಾಗೂ ತಂದೆಯಿಂದ ಬಿಡುಗಡೆಯೇ ಅವಳ ಭಾಧ್ಯತೆ.

ಸ್ಕೃತಾಳನ್ನು ತಕ್ಷಣ ಹುಡುಕಬೇಕು—ಮನೆ ಅಥವಾ ಕಾಲೇಜು, ಎಲ್ಲಿಯೇ ಇರಲಿ. ದ್ಯೇವಯೋಗದಿಂದ ಅವಳು ಹಿತ್ಯಹಕ್ಕೆಯ ಅಪರಾಧದಿಂದ ಬಚಾವಾದಳು ಎಂದು ಸೂಚನೆ ಕೊಡಬೇಕು. ಮುಂಬಯಿಯ ಮಾಫಿಯಾ ಅವಳ ಅಪ್ಪನ ಮೇಲೆ ಸೇಡು ಶೀರಿಸಿಕೊಂಡಿದೆ. ಸ್ಕೃತಾನ ಅನಿಸಿಕೊಳ್ಳುದಕ್ಕೆ ಮುಂಚೆ ಅಪ್ಪನಾಗಿದ್ದು, ಅಂಕಲ್ನ ಅಸಾಮಯಿಕ ಮರಣದ ಬಗ್ಗೆ ಅವಳಿಗೆ ಬಹಳ ದುಃಖವಾಗುತ್ತಿದೆ. ಸತ್ಯದ ಕಂದರದಿಂದ ಅವಳು ಅಪರಿಚಿತಳೇನೂ ಅಲ್ಲ. ಅಪ್ಪನ ಮರಣದಿಂದ ಸ್ಕೃತಾಳಿಗೆ ಬಹಳ ದುಃಖವಾಗ ಬಹುದು. ಆದರೆ ಅವಳು ಸ್ಕೃತಾನನ ರಕ್ತ ಹೀರಲು ಕಟಿಬಧಳಾಗಿದ್ದಳೇ ಏನಾ ಅಪ್ಪನದಲ್ಲ.

ಸ್ಕೃತಾಳ ಅಪ್ಪ ಮುಂಬಯಿಯ ಮಟಕಾ ಕಿಂಗ್. ಚರ್ಚೆಗೇಟಿನಿಂದ ಹಿಡಿದು ಬೋರಿವಿಲಿಯವರೆಗೆ, ಭತ್ತಪತಿ ಶಿವಾಚಿ ಟಿಮ್‌ನ್‌ಸ್‌ನಿಂದ ಹಿಡಿದು ಕಲ್ಯಾಣದವರೆಗೆ ಅವನ ಅವಿಂದ ಸಾಮಾಜಿಕವಿದೆ. ದರಿದ್ರ ವೈಕಿಳ ಕೊರತೆಯನ್ನು ಮುಚ್ಚುವ ಕನಸಿನ ಮೇಲೆ ಈ ಮಟಕಾದ ವ್ಯೂಹದ ಆಟ! ಪ್ರತಿದಿನ ಸಂಜೆ ಅಂಕಗಳೊಂದಿಗೆ ಕೋಟ್ಟಿಂತರ ಜನರ ಆಸುಭಾಗ ತೆರೆದುಕೊಳ್ಳುತ್ತವೆ—ಮುಚ್ಚುತ್ತವೆ, ಅದ್ವಷ್ಟವನ್ನು ಮೇಲೆ ಬರೆಯಲಾಗುತ್ತದೆ, ಅದನ್ನು ಬೇರೆಯವರು ಬರೆಯುತ್ತಾರೆ ಎಂದು ಸುಳ್ಳ ನೆಪ ಹೇಳುವುದು ಅನಂತರ ಸಾಮಾನ್ಯ.

ಪೋನ್ ಮಾಡುತ್ತಿರುವ ವೈಕಿ ಇನ್ನೂ ಬೂತ್ತಾನೊಳಗೇ ಇದ್ದಾನೆ.

ಫೀ! ಎಂಥಾ ತಲೆ-ಬುಡವಲ್ಲಿದ ಕಲ್ಪನೆಗಳನ್ನು ಮಾಡುತ್ತಿರುತ್ತಾಳೆ ಅವಳು! ಸ್ಕೃತಾಳ ಅಪ್ಪ ಮನೆಯಿಂದ ಪೋನ್ ಮಾಡದೆ ಅವಳ ಕಾಲೋನಿಯ ಪಲ್ಲಿಕ್ ಟೆಲಿಪೋನ್ ಬೂತ್ತಾನಿಂದ ಯಾಕೆ ಮಾತನಾಡುತ್ತಾರೆ? ಏನೋ ಯಾವುದೋ ಕಾರಣಕ್ಕೆ ಈ ಕಡೆ

ಬಂದು, ಇಷ್ಟೇಂದು ದೂರದ ಟೆಲಿಪೋನ್‌ನಿಂದ ಮಾತನಾಡಲು ಪ್ರಾರಂಭಿಸಿದರು ಅಂತಲೇ ಇಟ್ಟಕೊಳ್ಳೋಣ. ಆದರೆ ಮುಂಬಯಿಯ ಮಾಫಿಯಾ ಇದೇ ಬೂತ್‌ನಲ್ಲಿ ಅವರಿಗೆ ಫಾತ ಮಾಡಲು ಹೊಂಚುಹಾಕಿ ಕುಳಿತೆದ್ದಾರೆ ಎಂದು ಹೇಗೆ ಹೇಳುವುದು?

ಪತ್ತೇದಾರಿ ಪುಸ್ತಕಗಳನ್ನು ಅವಳು ಓದುವುದಿಲ್ಲ. ಟಿ.ವಿ. ಇಲ್ಲದಿರುವ ಕಾರಣವಾಗಿ ಅವಳು ಫಿಲ್ಮ್ ನೋಡುವ ಸಂಭವವೂ ಅವಳಿಗಿಲ್ಲ. ಅಪ್ಪಾಜಿ ಅಸ್ವಸ್ಥರಾಗುವ ಮೊದಲು ಅವಶ್ಯವಾಗಿ ಮಮತಾಳ ಮನೆಯಲ್ಲಿ ಥುನ್ನೂ ಮತ್ತು ಮನಿಯಾರೊಂದಿಗೆ ಭಾನುವಾರ ಸಿನಿಮಾ ನೋಡುತ್ತಿದ್ದಳು. ಥುನ್ನೂ ಮತ್ತು ಮನಿಯಾ ಈಗಲೂ ಅವರ ಮನೆಗೆ ಓದುತ್ತಾರೆ. ಹೋಗಬೇಕೆಂದು ಬಯಸಿದರೂ ಹೋಗಲಾರದವಳು ಅವಳೊಬ್ಬಳೇ. ಜಡವಾದ ದಿನಕರಿಯಲ್ಲಿ ಮನೋರಂಜನೆ ಬೇಕೆನಿಸುತ್ತದೆ. ವಾಸ್ತವವಾಗಿ ತಂದೆಯವರ ಅನಾರೋಗ್ಯವು ಅವಳು ಹೋಗದಿರಲು ಕಾರಣವಾಗಿರಲಿಲ್ಲ. ಓದು ನಿಲ್ಲುತ್ತಲೇ ಮಮತಾಳ ವರ್ತನೆಯಲ್ಲಾದ ಬದಲಾವಣೆ ಅವಳ ಉಪೇಕ್ಷೆ, ವಿರಕ್ತಿಗೆ ಮುಖ್ಯ ಕಾರಣ. ಅವಳ ಮಿಶ್ರಮಂಡಲಿಯೂ ಸ್ವಲ್ಪ ಬೇರೆಯಾದದ್ದೇ-ಕಾರು ಬಂಗಲೆ ಇರುವವರದು! ಇವೆಲ್ಲದರ ಹೋರತಾಗಿಯೂ ಮಮತಾಳ ಬಳಿ ಇವಳಿಗೊಂದು ಜಾಗವಿತ್ತು. ಈಗ ಅದೂ ಇಲ್ಲ.

ಓಹ್! ಇಂಥ ಹಿಂಸೆಯ ಪರಿಕಲ್ಪನೆಗಳು ಯಾಕೆ ಅವಳ ಮಿದುಳಿನಲ್ಲಿ ಪ್ರಾಡಲ್ಲ ಹೊಡೆಯುತ್ತ ಗಿರಿಕ ಹೊಡೆಯುತ್ತುತ್ತವೆ! ಗೊತ್ತಾಗುವುದಿಲ್ಲ.

ಸಾಂತಾಕ್ರಾಂತಿಕ್ ಗುಜರಾತಿಗಳ ಪ್ರಾರ್ಥನೆ. ಗುಜರಾತಿಗಳು ಶಾಂತಿಪ್ರಿಯರು. ಗಾಂಧಿಜೀ ಅವರನ್ನು ಇನ್ನುಷ್ಟು ಅಹಿಂಸಕರನ್ನಾಗಿ ಮಾಡಿದರು. ಅಂಥೇರಿಯಲ್ಲಾಗಿದ್ದರೆ, ಅಥವಾ ಲೋಖಿಂಡವಾಲಾ ಅವಳ ನೆಲೆಯಾಗಿದ್ದರೆ, ನಿಶ್ಚಯವಾಗಿಯೂ ಅವಳ ದುಪ್ಪಕಲ್ಪನೆಗಳು ಅವಶ್ಯಸನೀಯ ಘಟನೆಗಳು ಹಾಡೇ ಹಗಲು ತಾಂಡವಾಡಬಹುದಾಗಿತ್ತು. ಮೊನ್ನೆಯಷ್ಟೇ ನಡೆದ ಘಟನೆ. ತುಂಬಿದ ಮಧ್ಯಾಹ್ನ ಹೋಲಾಹಲವೆದ್ದಿತು. ಲೋಖಿಂಡವಾಲಾ ಕಾಂಪ್ಲೆಕ್ಸನ್ ಗಗನಚುಂಬಿ ಕಟ್ಟಡ ‘ಅಗ್ರದೂತ’ದಲ್ಲಿ ಅರುಣ ಗಾವಳಿ ಹಾಗೂ ಥೋರ್ಕಾರಾಜನ್ ಗುಂಪುಗಳಲ್ಲಿ ಘನಘೋರ ಕಾದಾಟ ನಡೆಯಿತು. ಗಾವಳಿಯ ಗುಂಪಿನ ಇಬ್ಬರು ಹೊಡೆದಾಟದಲ್ಲಿ ಸತ್ತರು. ಮೆಟ್ಟಿಲುಗಳು ರಕ್ತದಲ್ಲಿ ತೊಯ್ದುವು. ‘ಅಗ್ರದೂತ’ ಅಷ್ಟೇ ಅಲ್ಲ ಅಕ್ಕಪಕ್ಕದ ‘ಅಭಿಷೇಕ’ ಹಾಗೂ ‘ನೂತನ ಅಭಿಷೇಕ’ ಬಿಲ್ಲಿಂಗ್‌ಗಳಲ್ಲಿ ವಾಸಿಸುವವರೂ ಉಸಿರು ಬಿಗಿಬಿಡು ತಮ್ಮ ತಮ್ಮ ಮನೆಗಳಲ್ಲಿ ಕುಳಿತು ಗುಂಡಿನ ಸುರಿಮಳೆಯ ಸಪ್ಪಳ ಕೇಳಿದರು. ಯಾರದೋ ಎಚ್ಚರಿಕೆಯಿಂದ ಪೂಲೀಸರು ಘಟನಾಸ್ಥಕ್ಕೆ ಬಂದರು. ಎರಡೂ ಗುಂಪಿನ ಅಪರಾಧಿಗಳೂ ಮಾಯವಾಗಿದ್ದರು. ಅಪರಾಧಿಗಳ ಕಾಲಿಗೆ ನಿಶ್ಚಯವಾಗಿಯೂ ರೆಕ್ಕೆ ಬಂದಿರಬೇಕು.

ಒಮ್ಮೆಂದೋಮ್ಮೆಲೇ ಕೈಯಲ್ಲಿ ಡೈರಿ ಹಿಡಿದ ಒಬ್ಬ ಆರೋಗ್ಯವಂತ

ಸರದಾರಿಂಧಿಯಂತಹ ಹೆಂಗಸು ಅವಳ ಪಕ್ಕದಲ್ಲಿ ಬಂದು ನಿಂತುಕೊಂಡಳು. ಪೋಲೀಸ್ ಕಂಟೇನ್‌ಲ್ ರೂಮಿನ ಜಿಪ್ಪಿ ಬಂದು ಅವಳ ಪಕ್ಕದಲ್ಲಿ ನೆಲೆಯೂರಿದಳೇನೋ ಎಂಬ ಅನುಭವವಾಯಿತು.

ಒಂದು ರೂಪಾಯಿ ಬಾಡಿಗೆ ಇಷ್ಟೊಂದು ದೀಪ್‌ ವಸೂಲಿ ಅವಳ ಪಾಲಿಗೆ ಈಗ ಅಸಹನೀಯವಾಗಿತ್ತು.

ಅವಳು ಮನಸೆಯಲ್ಲಿ ಇಲ್ಲದುದರಿಂದ ಅಮೃತ ಕುದಿಯುವ ಎಣ್ಣೆ ಕಡಾಯಿಯ ಹಾಗೆ ಸಿಡಿಮಿಡಿಗೊಳ್ಳುತ್ತಿರಬಹುದು.

“ಸಣ್ಣ ಬೆಂಕಿಯಲ್ಲಿ ಗ್ಯಾಸ್ ಮೇಲೆ ಅಪ್ಪನಿಗೆ ಸ್ವಾನಕ್ಕೆ ನೀರು ಬಿಸಿಮಾಡಲು ಇಟ್ಟಿದ್ದೇನೆ ಅಮ್ಮಾ. ಸ್ವಲ್ಪ ಗಮನ ಇರಲಿ ಒಂದು ಆವಶ್ಯಕ ಪೋನ್ ಮಾಡಿ ನಾನು ಈಗ ಬರುತ್ತೇನೆ.” ಅಂಜನಾ ವಾಸ್ತವಿಕವರ ವಿಚಿಟಿಂಗ್ ಕಾರ್ಡ್ ಮುಟ್ಟಿಯಲ್ಲಿ ಹಿಡಿದು ಬಾಗಿಲಕಡೆ ಓಡಿದ್ದಳು ಅವಳು.

“ಒಂದಲ್ಲ, ಐವತ್ತು ಅವಶ್ಯಕ ಪೋನ್‌ಗಳಾದವು ಈವರೆಗೆ. ಆದರೆ ಪ್ರೇಸ್ ಸ್ವಾಹಾ ಆಗಿದ್ದು ಬಿಟ್ಟಿರೆ ಪ್ರಯೋಜನವೇನೂ ಆಗಲಿಲ್ಲ.” ಯಾವಾಗಲೂ ಇರುವಂತೆ, ಅವಳು ಹೊರಗೆ ಹೋಗುತ್ತೇನೆ ಎಂದ ಕೂಡಲೇ ಅಮೃತ ಹೇಳಿದ್ದಳು, ಆಯಿತು. ಮೊದಲ ತುತ್ತಿಗೆ ನೊಣ ಸಿಕ್ಕಿಕೊಂಡಿತು. ಉತ್ತರಕೊಡುವ ಅವಕಾಶಕ್ಕಾಗಿ ಅವಳು ತಿರುಗಿದಳು.

“ಪ್ರಯೋಜನ ಅಂದರೆ ನನ್ನ ಅಂಗ್ಯ ಮೇಲಿನ ಮೋದಕವಲ್ಲ ಅಮೃತ.”

“ಅಂದಮೇಲೆ ಶಾಹ್‌ಬೆನ್ ಅವರಲ್ಲಿ ಹಪ್ಪಳ ಲಟ್ಟಿಸಲು ನಿನ್ನ ಮೊಣಕ್ಕೆ ಮುರಿದುಹೋಗಿದೆಯೇನೇ?”

“ಲಟ್ಟಿಸಲು ಸಾಧ್ಯವಾದಷ್ಟನ್ನು ನಾನು ಲಟ್ಟಿಸುತ್ತಾ ಇಲ್ಲವಾ?”

“ಸುಮೃತಿ ನೆವಹೇಳೋದನ್ನು ನಿಲ್ಲಿಸು. ನಾಲ್ಕಾಂತ್ರಿಕ-ಎಂಟಾಂತ್ರಿಯದು ಲಟ್ಟಿಸಿದರೆ-ಲಟ್ಟಿಸಿದ ಹಾಗಾಯ್ತಾ? ಅಂಗ್ಯಿಯಲ್ಲಿ ಬೊಕ್ಕೆ ಎದ್ದವೇನೋ!”

“ಇರಲಿಕ್ಕಿಲ್ಲ, ಆದರೆ ನೀನು ಅದನ್ನು ಬಡಲಿಸಲಾರೆ. ಯಾವುದಾದರೂ ಶುಭ ಕೆಲಸಕ್ಕಾಗಿ ಮನೆಯಿಂದ ಹೊರಬಿದ್ದರೂ ಬ್ಯಾಯದೆ, ದೂರದೆ ನೀನು ಕಳಿಸಿದ್ದು ಇದೆಯಾ?”

“ಕೆಣ್ಣ ತೆರಸ್ತಾ ಇದೆನೇ..... ನಿನ್ನ ಕೆಣ್ಣ! ಒಡೆದ ಗಡಿಗೆಯಲ್ಲಿ, ಒಡೆದ ಅದ್ವಷ್ಟದಲ್ಲಿ ಬಾವಿ ಬರಿದಾಗೋದಿಲ್ಲ. ಏನಾಗ್ನಿಯೋ ಆಗಲಿ.... ಕಲೆಕ್ಟರ್ ಆಗಲು ಹೊರಟಿದ್ದೀಯಾ...”

“ಸಾಕು ಸಾಕು ನಿನ್ನ ವೈಂಗ್, ನೀನು ನನ್ನ ಹಣೆಬರೆಹವನ್ನು ಬರೆದಿದೀಯಾ?”

“ನೀನೇ ಬರೆದುಕೋ ಮಾರಾಯಿ”

“ಬರೆದುಕೋತೇನೆ! ನೋಡ್ತಾ ಇರು ಒಂದಿನ! ಒಳ್ಳಿಯ ನೌಕರಿಯನ್ನೇ ಮಾಡೇನೆ. ನಿಂತು ಹೋದ ಓದನ್ನೂ ಮುಂದುವರಿಸ್ತೇನೆ...”

“ಸೋಕ್ಕು ನಿನಗೆ, ಯಾವಾಗಲೂ ನಿನ್ನ ಬಾಯಿ ಜೋರು” ಹಲ್ಲು ಕಡಿಯುತ್ತ ಅಮೃ ಅವಳತ್ತ ನುಗ್ಗಿದಳು.

“ಓ ಆಸ್ಸ್ಸ.... ಓ ಆಸ್ಸ್ಸ.... ಅಪ್ಪಾಜಿಯ ವಕ್ರವಾದ ಮುಖದಿಂದ ನರಭುವಿಕೆಯ ದೀನಪ್ರತಿಭಟನೆ ಹೊರಟಿತು. ಇದನ್ನು ಗ್ರಹಿಸಿದ ಅಮೃ ಕೈ ಮೇಲೆತ್ತಿ ಮನೆಯಿಂದ ಹೊರಗೆ ಹೋಗುವಂತೆ ಅವಳಿಗೆ ಸೂಚಿಸಿದಳು.

ವೃಗ್ರವಾದ ಮನಸ್ಸಿತಿಯಲ್ಲಿ ಅವಳು ತನ್ನ ಮನೆಯ ಅಂತಸ್ಸಿನ ಮೆಟ್ಟೆಲು ಇಳಿಯತೋಡಿದಳು. ಮರಳಿ ಬಂದು ಸ್ವಾನದ ಮನೆ ಹೋಕ್ಕು ಚೆಲಕ ಹಾಕಿಕೊಳ್ಳೋಣ ಎಂದು ಮನಸ್ಸಾಯಿತು. ಮತ್ತು ತಲೆಯಲ್ಲಿ ಸುತ್ತುತ್ತಿದ್ದ ನೋವನ್ನೆಲ್ಲ ಕಣ್ಣೀರು ಹಾಕಿ ಕೆಳದುಬಿಡ್ಡೋಣ ಅನಿಸಿತ್ತು. ಬಿವೃತಿರಿದ ಮುಖ ಹಾಗೂ ಅರುಮಿದ ದನಿಯಲ್ಲಿಯೇ ಅವಳು ಅಂಜನಾ ವಾಸ್ತವಿನ ಮೇಡಂ ಜೊತೆ ಮಾತನಾಡುತ್ತಾಳೆ. ಇಕ್ಕಣಿನ ಒತ್ತಡದಲ್ಲಿ ಸಿಲುಕಿದ ಅಮೃ, ಹಪ್ಪಳ ಹಚ್ಚುವ ಕೆಲಸಕ್ಕೆ ಅವಳನ್ನು ಎಸೆಯಲು ವಿವಶಾಗಿದ್ದಾಳೆಯೇ ಅಥವಾ ತನ್ನ ಅದ್ವಷ್ಟದೋಡನೆ ಹೋರಾಟ ನಡೆಸಿ ಸ್ವಯಂ ಸುರಕ್ಷಿತ ಭವಿಷ್ಯವನ್ನು ಮಡುಕಿಕೊಳ್ಳುವುದನ್ನು ಅಮೃ ಬಯಸುವುದೇ ಇಲ್ಲವೇ ಎಂಬುದು ಅವಳ ಅರಿವಿಗೆ ಬರುತ್ತಿಲ್ಲ. ಒಮ್ಮೊಮ್ಮೆ ಮತ್ತೆ ಮತ್ತೆ ಬಂದು ಸಂಗತಿಯ ಬಗ್ಗೆ ಇಬ್ಬಂದಿತನ ದ್ವಂಡೆ ಉಂಟಾಗುತ್ತದೆ. ಕುಂತಿ ಮಾಂಸಿಯ ಮಕ್ಕಳು ಮರಿಯ ಉಚ್ಚಾರಿಕ್ಷಣ ಮತ್ತು ಅವರ ಗೌರವ ಮಯ್ಯಾದೆಗಳಿಂದ ಚಕ್ಕಳಾಗಿ, ತನ್ನ ಮಕ್ಕಳ ದುರ್ದುಹಕ್ಕೆ ಅಳುತ್ತ, ಅವರನ್ನು ವ್ಯಂಗ್ಯ ಬಾಣಗಳಿಂದ ಹಿಸಿಸುತ್ತಾಳಲ್ಲ, ತನ್ನ ಯೋವನದ ದಿನಗಳಲ್ಲಿ ಹಾಲಿಲ್ಲದಿದ್ದರೆ ಮಜ್ಜಿಗೆ ಹಾಕಿ ಮಕ್ಕಳನ್ನು ಬೆಳೆಸಿ ಮನುಷ್ಯರನ್ನಾಗಿ ಮಾಡುವ ಭಗೀರಥ ಪ್ರಯತ್ನವನ್ನು ಅವಳು ಮಾಡಿದ್ದಳ್ಲ, ಈಗ ಏನಾಯಿತು? ಕತ್ತರಿಸಿದ ಉಗುರಿನಪ್ಪಾದರೂ ಪ್ರತಿಯಾಗಿ ಕೊಡಲು ಅವಳು ಸಮರ್ಥಳೇ! ಅಸಮರ್ಥಳಾದರೆ ಯಾಕೆ?

‘ಶ್ರಮಜೀವಾ’ಕೈ ಹೊರಡುವ ಮುನ್ನ ಐವತ್ತು ಬಾರಿ ಕನ್ನಡಿಯ ಮುಂದೆ ನಿಂತುನೋಡುವ ವಿಯಾಲಿಯ ಅಮೃ, ಎಂದೂ ತನ್ನ ಮುಖದ ಕಡೆ ಗಮನವೇಕೆ ಕೊಡುವುದಿಲ್ಲ? ಮಕ್ಕಳು ಅವರ ಸಾಮರ್ಥ್ಯ ಹಾಗೂ ಸೂಕ್ತತೆಗಳು ಸ್ವಾಭಾವಿಕವಾಗಿ ವಿಕಾಸವಾಗುವುದಕ್ಕೆ ಮುನ್ನವೇ ಸಹಜತೆಯನ್ನು ಹೊಸಕೆ ಹಾಕುವುದರಲ್ಲಿ ವಿಶ್ಲಾಸವಿಡುವ, ಜಶ್ವಾವನ್ನು ಕಣ್ಣಿಗೆ ಧರಿಸಿ, ಜರ್ರಿತ ಮಹಿಳೆಯರ ಮುಖ ಹೊತ್ತಿರುತ್ತಾರಲ್ಲ, ಆ ಕಡೆ ಯಾಕೆ ಅವಳ ಗಮನ ಹೋಗುವುದಿಲ್ಲ? ಬಹುಶಃ ಅಮೃನ ಒಳಮನಸ್ಸಿನಲ್ಲಿ ತಾನು ಅಮೃನ ಸಮಾನಾಂತರ ಪ್ರತಿಧ್ಯಂದಿಯಾಗಿರುವ ಮತ್ತೊಂದು ಹೆಂಗಸಾಗಿ ತೋರುತ್ತಿದ್ದೇನೆಂೇ, ನಾವು ಬೆಳೆದು ದೊಡ್ಡವರಾಗಿರುವುದು ಅವಳಿಗೆ ಸಹನೆಯಾಗುತ್ತಿಲ್ಲವಾ ಎಂದೆಲ್ಲಾ ಅನಿಸುತ್ತದೆ. ಇಲ್ಲವಾದರೆ ಯೋವನದಲ್ಲಿರುವ ತನ್ನನ್ನು ಪೋಣಿಸುವ ದಂಭ ತೋರಿಸುತ್ತಿರುವ ಅಮೃ ತನ್ನನ್ನು ಶಿಕ್ಷಾದಿಂದ ಯಾಕೆ ವಂಚಿತಳನ್ನಾಗಿ

ಮಾಡುತ್ತಿದ್ದಳು? ಬಹಳವಲ್ಲವಾದರೂ ಅಮೃನ ಬಳಿ ಅಷ್ಟೋ ಇಷ್ಟೋ ಆಭರಣಾಗಳಿಂದ. ಅವಳ ಹೀಸು ತುಂಬುವುದು ಆಕೆಯ ಕರ್ತವ್ಯವೇ ಅಲ್ಲವಾ! ಅಪ್ಪಾಜಿಯನ್ನು ನೋಡಿಕೊಳ್ಳುವ ಕೆಲಸವನ್ನು ತಾನು ಕಾಲೇಜಿನಿಂದ ಬರುವವರಿಗೆ ಮಾಡಿದರೆ ಸಾಕು. ನಂತರವಾದರೂ ತಾನು ಹಿಂತಿರುಗುವುದು ಅದೇ ಸಮಯಕ್ಕೇ ಅಲ್ಲವಾ? ಓದಿನಲ್ಲಿ ಹಿಂದೆಬಿದ್ದದ್ದು ಅವಳಲ್ಲಿ ಕೇಳಿರಿಮೆಯನ್ನು ಎಷ್ಟೊಂದು ಉಂಟುಮಾಡಿದೆ! ನಾಲ್ಕನೇ ಮಹಡಿಯ ಮಮತಾ ಕರಮರಕರ ಹಾಗೂ ಸ್ಕೂಲ್ ಇಬ್ಬರೂ ಈ ವರ್ಷ ಫ್ರೈನಲ್ ಈಯರ್‌ಗೆ ಬಂದಿದ್ದಾರೆ. ಸ್ಕೂಲ್ ಮತ್ತು ತಾನು ಒಂದೇ ಕ್ಲಾಸ್‌ನಲ್ಲಿದ್ದೇವು. ತನ್ನಿಂದಾಗಿ ಅಮೃನ ಕೆಲಸಗಳಿಗೆ ಯಾವ ಶೋಂದರೆಯೂ ಆಗದು. ತಾನು ಮನೆಗೆ ಹಿಂತಿರುಗಿದ ಮೇಲೆ ಅಮೃ ‘ಶ್ರಮಜೀವಾ’ಕ್ಕೆ ಹೋಗಬಹುದು. ಶಾಖಬೆನ್‌ರಿಗೆ ನಮ್ಮ ಮನೆಯ ಪರಿಸ್ಥಿತಿಯೆಲ್ಲ ಗೊತ್ತು. ತಡವಾಗಿ ಬರುವ ಸೌಲಭ್ಯವನ್ನು ಆಕೆ ಕೊಟ್ಟಿದ್ದಾರೆ.

ಅಮೃನೋಡನೆ ಜಟಾಪಟಿಯಾದದ್ದು ಅವಳಿಗೆ ಬೇಸರ ತಂದಿತ್ತು ಅಮೃನ ಸ್ವಭಾವ ಅವಳಿಗೇನೂ ಹೊಸದಲ್ಲ. ಅವಳ ಸ್ವಭಾವ ಅಂದರೆ ತಾನು ಹೊಸಿಲು ದಾಟದರೆ ಸಾಕು, ಅಮೃನ ಸಂಶಯದ ರೈಲು ಸ್ವೇಶನ್ ಬಿಟ್ಟ ಹೊರಟೇಬಿಡುತ್ತದೆ.

ಅವಳಿಗೆ ತನ್ನನ್ನು ನೋಡಿಕೊಳ್ಳುವ ಸ್ವಭಾವ ಇತ್ತೀಚಿಗೆ ಕಡಿಮೆಯಾಗಿದೆ. ಯಾಕೆ?

ಅವಳು ಒಮ್ಮೆಲೇ ಅಷ್ಟೊಂದು ನಿರಂಕುಶಳಾದದ್ದು ಯಾಕೆ? ಅಪ್ಪಾಜಿ ಬೈಕೆನಲ್ಲಿ ಮಲಿಗಿದ್ದಾರೆ. ಎಷ್ಟರವಾಗಿದ್ದಾರೆ ಇಂದು ಅವರಿಗೆ ಸ್ವಾನ ಮಾಡುವ ಆಸೆಯಾಗುತ್ತಿದೆ. ಅಂಜನಾ ಮೇಡಂ ಅವರಿಗೆ ಹೋನ್ ಮಾಡಿ ಟ್ರೈಮ್ ನಿಗದಿಪಡಿಸಿಕೊಂಡ ನಂತರ ನಿಶ್ಚಿಂತಳಾಗಿ ಅವರ ಸ್ವಾನ ಮಾಡಿಸುವುದಾಗಿ ನಿರ್ಧಾರವೂ ಆಗಿದೆ. ಹಕೀಮ ಮನ್ನೆ ಮಿಯಾಕೊಟ್ಟ ತೈಲವನ್ನು ಅವರ ದೇಹದ ನಿರ್ಚಿವ ಅಂಗಗಳಿಗೆ ತಿಕ್ಕಿ ಮಾಲಿಶೆ ಮಾಡುತ್ತಾಳೆ. ಆ ತೈಲ ಒಂದು ಬಗೆಯ ವಿಚಿತ್ರ ವಾಸನೆ. ಆಲಸ್ಯದಿಂದ ಬಂದರೆಡು ದಿನ ಅವರಿಗೆ ಸ್ವಾನ ಮಾಡಿಸದೇ ಹೋದರೆ, ಅವರ ಬಳಿ ಕುಳಿತು ಮಾತನಾಡುವುದೂ ಕಷ್ಟವಾಗುತ್ತದೆ.

ಹಕೀಮ ಮನ್ನೆ ಮಿಯಾ ಶಪಥ ಮಾಡಿ ಹೇಳಿದ್ದಾರೆ. ಹದಿನ್ಯೇದು-ಇಪ್ಪತ್ತು ದಿನ ನಿಯಮಿತವಾಗಿ ಅವರ ನಿರ್ಚಿವ ಅಂಗಗಳಿಗೆ ಮಾಲಿಶೆ ಮಾಡಿದರೆ ತೈಲದ ಚಮತ್ವಾರ್ಥಿ ಪರಿಣಾಮ ಕಾಣಿಸಿಕೊಳ್ಳುತ್ತದೆ. ಅದು ಸಾಮಾನ್ಯ ತೈಲವಲ್ಲ. ದುರ್ಬಳವಾದ ಬೇರು-ನಾರುಗಳಲ್ಲದೆ, ಅದರಲ್ಲಿ ಅನೇಕ ಅಡವಿ ಪಕ್ಷಿಗಳ ವಿಶೇಷ ಅವಯವ ಮತ್ತು ರಕ್ತವನ್ನು ಹಾಕಿ ಟ್ರೈ ನೋಡಿ ನಲವತ್ತೆಂಟುಗಂಟೆ ಬೇಯಿಸಿದ್ದು. ಅದನ್ನು ಬಿಸಿಮಾಡಿ ಹಚ್ಚಿ ತಿಕ್ಕಿದಾಗ, ರೋಮ ರೋಮಗಳಲ್ಲಿ ಪ್ರವೇಶಮಾಡಿ ನಿರ್ಚಿವ ಅಂಗಗಳಿಗೆ ಜೀವ ತುಂಬಲು ಸಮರ್ಥವಾಗುತ್ತದೆ.

“ಇಷ್ಟೇ, ತಂದೆಯವರಿಗೆ ಜೀವನದ ಬಗ್ಗೆ ಬೇಸರ-ಜಗ್ನಪ್ಪೆ ಬರಲು ಕೊಡಬೇಡಿ.

ಸಾಧ್ಯವಾದರೆ ಅವರಿಗೆ ಏಡಿ ಮತ್ತು ಪಾರಿವಾಳದ ಸಾರು ಮಾಡಿ ಹುಡಿಸಿ. ಅವರಿಗೆ ಇಪ್ಪುವಾಗುತ್ತೋ ಇಲ್ಲವೋ ಎಂಬುದು ಬೇರೆ ಮಾತು. ಜೀವನವನ್ನು ಮತ್ತೊಮ್ಮೆ ಅವರಲ್ಲಿ ತುಂಬೋದು ಮುಖ್ಯಾ...”

ಉಬಿ-ತಿಂಡಿಯ ವಿಷಯದಲ್ಲಿ ಸಂಪೂರ್ಣ ಆಸಕ್ತಿಯನ್ನೇ ಕಳೆದುಕೊಂಡ ಅಪ್ಪಾಜಿಗೆ, ಬಾಂದ್ರಾ ಸ್ವೇಶನಿನ ಬಳಿಯ ಮಸೀದಿಯ ವಿಶ್ವಾತ ಹಕೀಮ ಮುನ್ಸೈಯಾ, ಮಾಲಿಶ್ ಮಾಡಲು ಈ ವಿಶೇಷ ಕೆಂಪು ತೈಲವನ್ನು ಅಸಂಶ್ಯಾತ ಗಿಡಮೂಲಿಕೆ ಬಳಸಿ ತಾವೇ ಸ್ವಯಂ ತಯಾರಿಸಿಕೊಟ್ಟಿದ್ದರು. ಮುನ್ಸೈಯಾರ ಕೇಗುಣ, ನಾಸಿಕದಿಂದ ಹಿಡಿದು ಪುನಾ, ಬಲಸಾಡ, ಸೂರತವರೆಗೆ ಲಕ್ಷ್ಯ ಹೊಡೆದ ರೋಗಿಯ ಸಂಬಂಧಿಗಳನ್ನು ಬಾಂದ್ರು ಮಸೀದೆಗೆ ಎಳೆದು ತರುತ್ತಿತ್ತು.

ಮೊದಲನೆಯ ದಿನವೇ ಮಾಲಿಶ್ ನಂತರ ‘ಸ್ವೇಚ್ಚಿನ ಮೇಲೆ ಅಪ್ಪಾಜಿ ವಿನೋದ ಮಾಡಿದ್ದರು.’

“ನೀನಿದಕ್ಕೆ ಕೆಂಪು ತೈಲ ಎಂದು ಹೇಳಿದೀಯಾ, ಇದರ ವಾಸನೆ ಕೇಳಿದರೆ ನನಗೆ ಇದು ತಿಗಣೆಯ ಎಣ್ಣೆ ಅನಿಸುತ್ತಿದೆ. ಮೊಣ್ಣ ತಿಗಣೆಯ ಎದುರಿಗೆ ಮನೆಯ ಚಿಕ್ಕ ತಿಗಣೆಗಳು ಉಳಿಯಲಾರವು....” ಸ್ವೇಚ್ಚಿನ ಬರಹವನ್ನು ಓದಿ ಮುನಿಯಾ ಹಾಗೂ ಭುನ್ನಾ ಕೂಡ ಹೊಟ್ಟೆ ಹಿಡಿದುಕೊಂಡು ನಕ್ಕಿದ್ದರು.

ಅಂಜನಾ ವಾಸ್ತವಿನ ಮೇಡಂ ಅವರ ಭೇಟಿ ಅಕ್ಸಾತ್ ಆಗಿದ್ದರ ಬಗ್ಗೆ ಅಪ್ಪಾಜಿ ಎಷ್ಟೊಂದು ಆಶಾಭರಿತರಾಗಿದ್ದರು!

ಅದೇ ದಿನ ಮಧ್ಯಾಹ್ನ ಅವರ ಭೇಟಿ ಆಗಿದ್ದ ವಿಚಾರವನ್ನು ಸವಿಸ್ತಾರವಾಗಿ ಅಪ್ಪಾಜಿಯ ಬಳಿ ಅವಳು ಹೇಳಿದ್ದಳು. ತಪ್ಪು ಡಬ್ಬಿಯಲ್ಲಿ ಹತ್ತಿದಾಗ ಆದ ಗೊಂದಲ-ಗಾಬರಿಯನ್ನಾ ಕೂಡ ಹೇಳಿದ್ದಳು.

ಇದನ್ನು ಕೇಳಿ ಅಪ್ಪಾಜಿಯವರ ತೇಲಾಡುತ್ತಿದ್ದ ಆದ್ರ್ ಕಣ್ಣಗಳಲ್ಲಿ ಎಷ್ಟೊಂದು ನಗು ಮೂಡಿತ್ತು! ಅನಂತರ ಅವರು ಕಣ್ಣಮಾತ್ರ ಕಣ್ಣಮುಚ್ಚಿ ಬಹುಕಾಲ ಆಳವಾದ ಯೋಚನೆಯಲ್ಲಿ ಮುಳುಗಿದ್ದರು.

ಕಣ್ಣ ತೆರೆಯುತ್ತಲೆ, ಅವರು ತಲೆಬದಿಯಲ್ಲಿಟ್ಟಿದ್ದ ಸ್ವೇಚ್ಚನ್ನು ಎತ್ತಿ ಹಿಡಿದುಕೊಳ್ಳಲು ಹೇಳಿದರು ಮತ್ತು ಬಲಗೃಹೆಯಲ್ಲಿ ಚಾಕ್ ಕೊಡಲು ಹೇಳಿದ್ದರು.

ಕೈ ಬರಳಿನಲ್ಲಿ ಚಾಕ್ ಹಿಡಿದು ಅವರು ಅಂಕುಡೊಂಕು ಅಕ್ಕರದಲ್ಲಿ ಬರೆಯ ಶೊಡಗಿದರು. ಕೈ ಉತ್ತಾಹದ ಅತಿರೇಕದಲ್ಲಿ ನಡುಗತೊಡಗಿತ್ತು-ಅಥವಾ ದುರ್ಬಲತೆ ಯಿಂದಲ್ಲೋ ಅಂದಾಜಾಗಲಿಲ್ಲ.

“ನಾಡಿದ್ದ ಮರೆಯದೆ ಅವರಿಗೆ ಪೋನ್ ಮಾಡು. ಪರೋಪಕಾರಿ ವ್ಯಕ್ತಿತ್ವಪೂರ್ಣವರು ಜೀವನದಲ್ಲಿ ಅದ್ವಷ್ಟದಿಂದ ದೊರಕುತ್ತಾರೆ. ಭೇಟಿಯಾದ ಆನಂತರ ಉಚಿತ-ಅನುಚಿತದ

ವಿಷಯದಲ್ಲಿ ವಿವೇಕಬುದ್ಧಿಯಿಂದ ಕೆಲಸಮಾಡು. ಸರಿಯಾದ ಸಮಯದಲ್ಲಿ ಸರಿಯಾದ ನಿಣಾಯ ತೆಗೆದುಕೊಳ್ಳುವುದರಿಂದ ಪಶ್ಚಾತ್ತಾಪದ ಸಂದರ್ಭ ಬರುವರಿಲ್ಲ.”

ಎಂಪ್ಲಾಯಿಮೆಂಟ್ ಬ್ಯಾರೋದ ದೀಕ್ಷಿತರು ನೀಡಿದ ಬರಿಯ ಆಶ್ವಾಸನೆಯ ಬಗೆಗೂ ಅಪ್ಪಾಚಿ ಅವಳನ್ನು ಎಂದೂ ನಿರುತ್ತಾಹಿತಗೊಳಿಸಲಿಲ್ಲ.

“ಸಮಯ ಬಂದಾಗ ಯಾವ ಕೆಲಸವೂ ನಿಲ್ಲುವುದಿಲ್ಲ.”

ವಿರಕ್ತಿ-ಕಹಿ ಮನಸ್ಸು ಹಾರಾಡಿತು.

“ಸಮಯ ನಮಗೆ ಅವಶ್ಯಕತೆ ಬಿದ್ಧಾಗ ಬರೋದಿಲ್ಲವಲ್ಲ, ಅಪ್ಪಾಚಿ!”

“ಹುಣಿ ಯಾಕೆ ಬರೋದಿಲ್ಲ ಬರುತ್ತದೆ....” ಕರುಣೆಯಿಂದ ತುಂಬಿದ ಕಣ್ಣಗಳಿಂದ ಅವಳನ್ನು ನೋಡುತ್ತ ಅವಳ ಹತಾಶೆಯನ್ನು ನೀಗಿಸುತ್ತಿದ್ದರು.

“ಹೇಗೇ?”

“ನಾನು ಹಾಸಿಗೆ ಹಿಡಿದ ಕೂಡಲೇ ಆಸ್ಟ್ರೇಗೆ ನಮ್ಮ ಹೋಗಕ್ಕೇಮ ವಿಚಾರಿಸಲು ಬಂದ ಶಾಹಬೆನ್ ನಿಮಗೆ ಅವಕಾಶವಾದಾಗ ‘ಶ್ರಮಚೀವಾ’ ಸಂಸ್ಥೆಗೆ ಬಂದು ಹಪ್ಪಳ ತಟ್ಟುವ ಕೆಲಸ ಮಾಡಲು ಮುಕ್ತ ಆಮಂತ್ರಣ ಕೂಡಲೀಲ್ಲವಾ?”

“ನೀನು ಕೆಲಸ ಮಾಡಲು ಇಷ್ಟಪಟ್ಟಾಗ ನೆರೆಹೊರೆಯ ಆಂಟಿಯರು ಸೀರೆಯ ಅಂಚು ಹೊಲಿಯುವುದು, ಘಾಲ್ ಹಚ್ಚಿಸುವುದಕ್ಕಾಗಿ ಸೀರೆಗಳನ್ನು ತಂದುಕೊಡುತ್ತಿಲ್ಲವಾ?”

“ದೂರ ಹೋಗಲು ನಿನಗೆ ಅಡಚಣೆಯಾದಾಗ, ಅದಕ್ಕೂ ಪರಿಹಾರ ಮಡುಕಲು ಹತ್ತಿರದಲ್ಲೇ ಟ್ರೂಶನ್ ವ್ಯವಸ್ಥೆ ಮಾಡಿಕೊಡಲಿಲ್ಲವಾ?”

“ಕಾಲ ಯಾವಾಗಲೂ ವೃಕ್ಷೀಯ ಆತ್ಮಭಲವನ್ನು ಪರಿಕ್ಷೇ ಮಾಡುತ್ತದೆ. ಅವನ ಸಂಕಲ್ಪಬ್ದಾತೆಯನ್ನು ಒರೆಗೆ ಹಚ್ಚುತ್ತದೆ. ಬಹುಶಃ ನಿಮ್ಮೆಲ್ಲರನ್ನು ಅದು ತನ್ನ ಒರೆಗಲ್ಲಿನಲ್ಲಿ ತಿಕ್ಕಿ ಪರಿಕ್ಷೇಸುತ್ತಿರಬಹುದು.”

ಅವಳ ಕಣ್ಣಗಳ ಕರೆಯಲ್ಲಿ ಬಿದ್ದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಮೀನುಗಳ ಹಾಗೆ ಜಡಪಡಿಸಲೊಡಗಿದವು.

“ಕಡಿಮೆ ಓದಿದ ನಿನ್ನ ಅಮೃನನ್ನು ಕಾಲವೇ ತನ್ನ ಕಸೋಟಿಯಲ್ಲಿ ತಿಕ್ಕುತ್ತಿದೆ. ತನ್ನ ಅಸ್ತಿತ್ವವನ್ನು ತೋರಿಸುತ್ತಿದೆ. ಇಲ್ಲವಾದರೆ ಅಕ್ಕಪಕ್ಕದವರ ಮನೆಯಲ್ಲಿ ಉಪಿಸುಕಾಯಿ, ಹಪ್ಪಳ ಮಾಡಿಕೊಡುವುದು, ಗರಜು ಬಿದ್ಧಾಗೆಲ್ಲ ತಂಗಿ ಕುಂತಿಯ ಮನೆಗೆ ಒಡುವುದು ಇಷ್ಟೇ ಗೊತ್ತಿತ್ತು. ಮನೆಯ ಹೋರಗೆ ಎಂದಾದರೂ ಹೋಗಿದ್ದಿಯಾ?”

“ಆದರೆ ಅಂತರವಿಷ್ಟೇ, ಅಲ್ಪಜ್ಞಾದವಲ್ಲ ಜಿಕ್ಕಿ ಜಿಕ್ಕಿ ಅವಕಾಶಗಳು ಎದುರಿಗೆ ಬಂದು ನಿಂತುಕೊಂಡರೂ ಸಮಯವನ್ನು ಗುರುತಿಸುವುದೇ ಇಲ್ಲ. ಸಂದರ್ಭಗಳು ಎದುರಿಗೆ ಬಂದು ನಿಂತುಕೊಂಡರೂ ಆಕೆ ಅದನ್ನು ಅವಮಾನಿಸುತ್ತಾಳೆ. ಉಪೇಕ್ಷೆ ಮಾಡುತ್ತಾಳೆ.”

“ಸಂಕಟಗಳ ಬೇಟ್ಟ ತಲೆಯಮೇಲೆ ಬಿಡ್ಡಿದ್ದರಿಂದ ದುಃಖಿಯಾಗಿದ್ದಾಳೆ. ಹೊದಲೇ ಏನಾದರೂ ಜಡಕು-ಗಂಟು ಇದ್ದರ್ದೇ. ಅದು ಅವಳ ಸ್ವಭಾವ. ಅವಳ ವ್ಯವಹಾರದಲ್ಲಿ ಸಮಸ್ಯೆ ಇಲ್ಲದೆ ಹೋಗೋದೇ ಇಲ್ಲ. ಅದನ್ನು ಬದಲಿಸುವ ಪ್ರಯತ್ನ ಮಾಡುವುದು ಕೈಗೂಡುವ ಕೆಲಸವೇ ಅಲ್ಲ. ಅಲ್ಲದೆ ಅವಳಿದು ಹೊಡಿಡುವ ಸ್ವಭಾವ ಬೇರೆ.”

“ಅವಳನ್ನು ನೋಡಿದರೆ ಬೇಸರವಾಗುತ್ತದೆ. ಸಿಟ್ಟು ಬರೋದಿಲ್ಲ. ಇದನ್ನೇಲ್ಲ ಯೋಚಿಸಿಯೇ ನಾನು ಅವಳ ಸಂಪತ್ತನ್ನು ಕಸಿದುಕೊಳ್ಳಲು ಬಯಸಲಿಲ್ಲ. ಅವಳಷ್ಟುಕ್ಕೆ ಅವಳನ್ನು ಬಿಟ್ಟೆ. ವಾಸ್ತವವಾಗಿ ಅವಳು ನಿಮಗೆ ಸಮಸ್ಯೆಯಲ್ಲ. ಅವಳು ತನಗೆ ತಾನೇ ಸಮಸ್ಯೆಯಾಗಿದ್ದಾಳೆ. ಅದನ್ನು ತಾನೇ ಬಿಡಿಸಿಕೊಳ್ಳಬೇಕು.

“ಶಾಗ ಸಾಕು.....” ಅವಳು ಅಪ್ಪಾಜಿಯ ಕೈಯ ಚಾಕ್ ಕಸಿದು ಸ್ಲೈಕ್ ಬರೆಸಿ ತಲೆಬದಿಗೆ ಇಟ್ಟಿಳ್ಳ.

“ನಿವನ್ನು ಬಹಳ ಮಾತನಾಡಿಸಿ ದಣಿವಾಗೋ ಹಾಗೆ ಮಾಡಬಿಟ್ಟೆ...”

“ಆದರೆ ನಿನ್ನ ಪ್ರಶ್ನೆಗಳು ನಿಲ್ಲುವುದಿಲ್ಲ...”

“ಬಿಡಿ, ನಾನಿನ್ನ ಕೇಳುವುದಿಲ್ಲ, ನಾನಾಗಿಯೇ ಅರಿತುಕೊಳ್ಳೇನೆ.”

ಮಾಳಿಗೆಯ ಸರಕೇಣವಾದ ಸೀಮಿತ ಆಕಾಶದಲ್ಲಿ ಹಾರುತ್ತಿರುವ ಕತ್ತರಿಸಿದ ಗಾಳಿ ಪಟ್ಟದ ಹಾಗೆ ಅಪ್ಪಾಜಿಯ ಕಣ್ಣಗಳು ಸ್ಲೇಟು-ಬಳಪ ಇಲ್ಲದೆಯೇ ಬಹಳಷ್ಟನ್ನು ಬರೆದವು ಮತ್ತು ಅವಳು ಬಹಳಷ್ಟನ್ನು ಓದಿದೆ. ಬರೆದೇ ಬಹಳಷ್ಟನ್ನು ಬರೆಯಲು ಸಾಧ್ಯವಾಗುವುದಿಲ್ಲವೆಂಬುದು ಹೊದಲಬಾರಿಗೆ ಅವಳಿಗೆ ಗೊತ್ತಾಯಿತು.

“ಈ ರೀತಿಯಲ್ಲಿ ಪೋನಿನಲ್ಲಿ ಲಾಂಗ್ ಪ್ಲೇಯಿಂಗ್ ರೆಕಾರ್ಡನ ಹಾಗೆ ಮಾತನಾಡುವವರು ತಮ್ಮ ಕೋಕೆಯಲ್ಲೇ ಪೋನ್ ಹಾಕಿಕೊಂಡು ಹೊತುಕೊಳೇಬೇಕು...” ಅವಳ ಪಕ್ಕದಲ್ಲಿ ನಿಂತ ಹೆಂಗಸು ಬೂತಿನ ಒಳಗಡೆಯ ಕೊಂಡಿಹಾಕಿಕೊಂಡು ಮಾತನಾಡುತ್ತಿದ್ದ ವ್ಯಕ್ತಿಯ ಬಗ್ಗೆ ಬೇಸರಬಂದು ಒದರಿದೆ. ಈ ಭಾಷೆಯಲ್ಲಿ ಸರದಾರಿಂಶಿ ಸಿಟ್ಪಾಗುವುದು ಸಾಧ್ಯವಿರಲಿಲ್ಲ.

ಅವಳ ಅದುಮಿಟ್ಟ ಸಿಟ್ಟು ಅವಳ ಮಾತಿಗೆ ತಲೆದೂಗುವಂತೆ ಮಾಡಿತು.

“ನಾನಿಲ್ಲಿ ನಿಂತು ಅರ್ಥಗಂಟೆಗಿಂತ ಹೆಚ್ಚು ಹೊತ್ತಾಯಿತು. ಹೊರಬೀಳುವ ಸುದ್ದಿಯೇ ಇಲ್ಲ ಅವನಿಗೆ.”

ಆ ಮಹಿಳೆ ದರ್ಷಕವು ಇವಳಾಗಿದ್ದಳು.

ಸಂಕೋಚ ತೆಗೆದೋಗೆದು ಮುಂದುವರಿದು ಕ್ಯಾಬಿನ್‌ನ ಬಾಗಿಲನ್ನು ದಬದಬನೆ ಬಡಿದೆಲು ಮಾತ್ರವಲ್ಲ, ಸಿಟ್ಟಿನಿಂದ ಹೊಡ್ಡಿದನಿಯಲ್ಲಿ ಒದರಿದೆ.

ಪ್ರಶ್ನಂಸೆ ತುಂಬಿದ ದೃಷ್ಟಿಯಲ್ಲಿ ಅವಳು ಸರದಾರಣೆಯ ಕಡೆ ನೋಡಿದೆ. ಹಣ್ಣಾಳ ಹಾಗೆಯೇ ದುಸ್ಸಾಹಿಸಿಯಾಗಿರಬೇಕು ಈ ಹೆಂಗಸು. ಇಲ್ಲ, ಇಬ್ಬರೆ

ವ್ಯವಹಾರದಲ್ಲಿ ಸಾಮಾನ್ಯವಾದ ಅಂತರವಿದೆ. ಹೇಂಗಸು ಕ್ಯಾಬಿನ್‌ನ ಬಾಗಿಲನ್ನು ದಡೆಬಡನೆ ಬಡಿದಳು ಅಷ್ಟೇ. ಹಣಾರ್ ಆಗಿದ್ದರೆ, ಬಿಲದಲ್ಲಿದ್ದ ಸರ್ವಕ್ಕೆ ಬಿಸಿನೀರು ತಾಕಿದ ಹಾಗೆ, ವ್ಯಕ್ತಿಯು ಗಾಬರಿಯಾಗಿ ಕ್ಯಾಬಿನ್‌ನಿಂದ ಹೊರಗೋಡಿ ಬರುವಂತೆ ಬಾಗಿಲನ್ನು ಒದೆಯ ಉಳಿದಗುತ್ತಿದ್ದಳು. ಅವನು ಎದುರಿಗೆ ಬರುತ್ತಲೇ ಗುರುಸುಟ್ಟಿತ್ತಿದ್ದಳು—“ಸಾರ್‌ಜನಿಕ ಟೆಲಿಪ್ರೋನ್ ಬೂತ್ ಅಂದರೆ ನಿಮ್ಮ ಅಪ್ಪನ ಮನೆಯ ಆಸ್ತಿ ಎಂದು ತಿಳಿದುಕೊಂಡಿದ್ದೀರಾ?” ಹಣಾರ್‌ಳನ್ನು ಕಲ್ಪಿಸಿಕೊಂಡು ಅವಳಿಗೆ ನಗುಬಂತು. ಅವಳು ನಗುವನ್ನು ತುಟಿಯಲ್ಲಿಯೇ ತಡೆದು ಉಗುಳಿನ ಹಾಗೆ ನುಂಗಿಕೊಂಡಳು. ಆ ಮಹಿಳೆಯ ಎದುರು ಅಶಿಷ್ಟವಾಗಿ ವರ್ತಿಸಲು ಹೇಗೆ ಸಾಧ್ಯವಿಲ್ಲ?

ಪ್ರತಿಭಟನೆಯು ಅಪ್ಪೇಕ್ಕಿತ ಪರಿಜ್ಞಾಮ ಬೀರಿತು. ಹೊರಳಾಡುತ್ತಿದ್ದ ಸರ್ವ ಕ್ಯಾಬಿನ್‌ನ ಬಾಗಿಲು ತೆರೆದು ಹೊರಬಂತು. ತಕ್ಷಣ ಅವಳು ಕ್ಯಾಬಿನ್ ಒಳಗೆ ನುಗ್ಗಿದಳು. ಆ ಮಹಿಳೆಯೇನಾದರೂ ಬಲಾತ್ಮಾರವಾಗಿ ತನ್ನನ್ನು ಸರಿಸಿ ಒಳನುಗ್ಗಿದರೆ-ಅನಿಸಿತು. ವೇಳೆ ಎಷ್ಟಾಗಿತ್ತೋ ಅಂದಾಜಾಗಲಿಲ್ಲ. ತನ್ನ ವಾಚನ್ನು ಕಟ್ಟಿಕೊಂಡು ಬಂದಿರಲಿಲ್ಲ. ಹನ್ನೊಂದು ಗಂಟೆಯಂತೂ ಆಗಿರಬಹುದು.

ಗಲಿಬಿಲಿಗೋಂಡು ನಾಚಿಕೆಯಿಂದ ಹೊರಬಂದ ವ್ಯಕ್ತಿ ‘ಸಾರ್’ ಹೇಳಿದ.

ಅವಳಿಗೆ ಹೊರಗೆ ನಿಂತು ತಾನು ಮಾಡಿದ ಕಲ್ಪನೆ-ಅನುಮಾನಗಳು ಸುಳ್ಳ ಎಂಬುದು ಗೊತ್ತಾಯಿತು. ಈ ವ್ಯಕ್ತಿ ಶೂರಾಡುತ್ತಿರಲಿಲ್ಲ. ಕಣ್ಣಗಳು ಕದಡಿರಲಿಲ್ಲ. ಕರ್ಲೆಗೂದಲು ಅದೇತಾನೇ ಸಲೂನ್‌ನಿಂದ ಕತ್ತರಿಸಿಕೊಂಡು ಬಂದ ರೀತಿಯಲ್ಲಿ ಇತ್ತು. ಅಂಗಿಯೂ ದುಹಾಸನೆಯದಾಗಿರಲಿಲ್ಲ. ನಾಲ್ಕೆ ಶ್ವರು ಬಾರಿ ಶ್ವಾಸ ಎಳೆದು ಮಾತನಾಡುವ ಸಾಹಸ ಮಾಡಿದ್ದ ಅವನು.

ಕಡಡಿದ ದೃಷ್ಟಿಯ ಸ್ವಿತಾಳ ಕುಡುಕ ಅಪ್ಪನ ಸ್ಥಾನದಲ್ಲಿ ಕ್ಯಾಬಿನ್‌ನಲ್ಲಿ ಬೇರೆ ಯಾವುದೋ ಯುವಕ ಪ್ರೋನ್ ಮಾಡುತ್ತಿರಬಹುದು ಎಂದು ಅವಳಿಗೆ ಸ್ವಲ್ಪವಾದರೂ ಅಂದಾಜಿದ್ದಿದರೆ, ಅವಳು ಕ್ಯಾಬಿನ್‌ನ ಬಾಗಿಲಿಗೆ ಅಂಟಕೊಂಡು ನಿಂತಿರುತ್ತಿದ್ದಳು. ತರುಣ ಅವಳ ಹೊಹಲ್ಲಾದವನಂತೆ ಕಾಣಲಿಲ್ಲ. ಹಾಗೆ ನೋಡಿದರೆ ತನ್ನ ಹೊಹಲ್ಲಾದ ಎಷ್ಟು ಜನ ತರುಣರ ಪರಿಚಯವಿತ್ತು ಅವಳಿಗೆ? ಬೇರೆಯವರು ಹಾಗಿರಲಿ, ವಿಷ್ಣು ಅಂಟಿಯ ಅಕ್ಷನ ಮಗ ಅವಳ ಮನೆಯ ಎದುರಿಗೇ ಇದ್ದರೂ ಅವನನ್ನು ನೋಡಿರಲಿಲ್ಲ. ಪ್ರತಿ ಎರಡು ಮೂರು ದಿನಕ್ಕೂಮೈಯಾದರೂ ಅಮ್ಮ ಅವನ ಹೆಸರನ್ನು ಹೇಳಿ ಎಷ್ಟು ಕಿರಿಕಿರಿ ಮಾಡುತ್ತಿ ಅಂದರೆ, ಬಾಲ್ಯನಿಯಲ್ಲಿ ಬಟ್ಟೆ ಬಣಿಸುವಾಗ, ಗುಡಿಸುವಾಗ-ಒರೆಸುವಾಗ, ಅವಳ ದೃಷ್ಟಿಯ ವಿಷ್ಣು ಅಂಟಿಯ ಬಾಲ್ಯನಿಯ ಕಡೆ ಹೋಗುತ್ತಿತ್ತು. ದೌಭಾಗ್ಯದಿಂದ ಅವಳು ಸಿಕ್ಕರೆ ಹರಚೆ ಕೊಳ್ಳಲು ಹಪಹಪಿಸುತ್ತಿದ್ದ ಅವರ ಅಕ್ಷನ ಮಗ ಎಂದೂ ಅವಳಿಗೆ ಅಲ್ಲಿ ನಿಂತಿರುವುದು ಕಂಡಿರಲಿಲ್ಲ. ಆದರೆ ಅಮ್ಮನಿಗೆ ಆತಂಕ

ಹೋಗುತ್ತಿರಲಿಲ್ಲ. ಯಾರ ಮನೆಯಲ್ಲಾದರೂ ತರುಣಿಯರಾದ ಹೆಣ್ಣುಮಕ್ಕಳು ತಿರುಗಾಡುತ್ತಿದ್ದರೆ, ಅಲ್ಲಿ ಯಾವ ತರುಣರೂ ಇರಬಾರದೆಂದು ಆಕೆ ಬಯಸುತ್ತಿದ್ದಳು.

ಕ್ಯಾಬಿನ್‌ನಿಂದ ಹೊರಗೆ ಬಂದವನು ವಿಷ್ಟ ಅಂಟಿಯ ಅಕ್ಕನ ಮಗನೇನೂ ಆಗಿರಲಿಕ್ಕಿಲ್ಲವೇ?

ಅಮೃನ ಅಪಶ್ಚಾನದ ಅನಂತರವೂ ಪೋನ್ ಡಯಲ್ ಮಾಡುತ್ತಲೇ ಮೇಚಂ ಅಂಜನಾ ವಾಸ್ತವಿ ಅವರ ನಂಬರು ಸಿಕ್ಕಿತು. ಯಾವುದೋ ನೇಪಾಳಿ ಹಡುಗ ಪೋನ್ ಎತ್ತಿದ್ದ, ಮತ್ತು ಅವಳಿಂದ ಪ್ರತ್ಯೇ ಮಾಡಿತೊಡಗಿದ.

ಆ ಕಡೆಯಿಂದ ‘ಹಲೋ’ ಹೇಳುತ್ತಲೇ ನಾಣ್ಯವನ್ನು ಹಾಕುವಾಗ ಏನಾದರೂ ಎಚ್ಚರಗೇಡಿತನ ಆಗಿ ನಾಣ್ಯವನ್ನು ನುಂಗಿದ ಪೋನ್ ಮೂಕವಾಗಿಬಿಟ್ಟರೆ ಎಂಬ ಸಂದೇಹವಿತ್ತು. ಅಷ್ಟಿಯವಾದ ಸಂಗತಿಯಾಗುತ್ತಿತ್ತು ಅವಳಿಗೆ. ಕೇವಲ ಎರಡು ನಾಣ್ಯ ಹಿಡಿದುಕೊಂಡು ಬಂದಿದ್ದಳೇ ಮನೆಯಿಂದ. ಒಂದು ಸೀರೆಗೆ ಘಾಲ್ ಹಚ್ಚಿದ್ದಳು ಮತ್ತು ಅಂಚು ಹೊಲಿದಿದ್ದಳು. ಅದರ ಅಧ್ಯ ಬಿಲ್ ಅದು.

ಅವಳು ಬಹಳವೇನೂ ಕಾಯಬೇಕಾಗಿ ಬರಲಿಲ್ಲ. ಮರುಕೊಣ ಅಂಜನಾ ಮೇಚಂ ಪೋನ್ ಮೇಲಿದ್ದರು.

“ಯಾರು?”

‘ಯಾರು’ ಎಂಬ ಮಾತಿನಲ್ಲಿ ಅನುರಣಿಸಿದ ಅಪರಿಚಿತತೆಯ ಭಾವವು, ಅನಾಯಾಸವಾಗಿ ಹೊರಗಡೆ ಇದ್ದ ದರ್ಶಕ ಮಹಿಳೆಯಿಂದ ಸಾಹಸವನ್ನೂ ಕೆಸಿದುಕೊಂಡುಬಿಟ್ಟಿತು. ಅಂಗ್ಯ ತಣ್ಣಿಗಾಗಿತೊಡಗಿತು.

ಬರಪೀಡಿತವಾದ ಹಾಗೆ ಗಂಟಲು ಒಣಗಿತು. ಶಬ್ದ ಗಂಟಲಲ್ಲೇ ಸಿಕ್ಕಿಕೊಂಡಿತು.

ಹೆಸರು, ಪರಿಚಯ, ಕೆಲಸ ಎಲ್ಲವನ್ನೂ ಕೇಳಿದ ಆನಂತರವೇ ಆ ನೇಪಾಳಿ ನೌಕರನು ಅವಳನ್ನು ಪಾಸ್ ಮಾಡುತ್ತ ಹೇಳಿದ್ದ—“ಹೋಲ್ಲ ಮಾಡಿ, ಮೇಚಂ ಅವರನ್ನು ಕರಿತೇನೆ” ತನ್ನ ಹೆಸರು ದೇಸೆ ಎಲ್ಲವನ್ನೂ ಬಹುಶಃ ಅವನು ಹೇಳಿರಲಾರ. ಅಧ್ಯವಾ ಅವರೂ ಯಾರ ಪೋನು ಎಂದು ಕೇಳಿರಲಿಕ್ಕಿಲ್ಲ.

ನಾನು.... ನಾನು.... ನಮಿತಾ ಪಾಂಡ ಮಾತನಾಡ್ತಿದೇನೆ. ಅಂಟಿ....ಅಲ್ಲಲ್ಲ ಸಾರಿ... ಮೇಚಂ! ತಮ್ಮೊಡನೆ ಲೋಕಲ್ ನಲ್ಲಿ ಭೇಟಿಯಾಗಿತ್ತು....”

“ನೆನಬಿದೆ ನನಗೆ... ಹೇಳು”

ತಂಗ ಶಬ್ದವಿಲ್ಲ, ನಾಲಗೆಯ ಅಂಗಳದಲ್ಲಿ ಸಂಗ್ರಹವಾದ ದ್ರವನ್ನು ನುಂಗಿಕೊಂಡಣು.

“ಭೇಟಿಯಾದಾಗ ತಮ್ಮಲ್ಲಿ ನೌಕರಿಯ ಬಗ್ಗೆ ಚಚ್ಚಿಯಾಗಿತ್ತು”.

“ಹೂಂ... ಆಗಿತ್ತು, ಏನು ಕೆಲಸ ಮಾಡಬಲ್ಲೆ?”

“ಮೇಚಂ, ಟೈಪ್‌ಿಂಗ್ ಸ್ಕೂಲ್‌ಬಿಡುವ ಹೋಟಿನಲ್ಲಿ ನನ್ನ ಟೈಪ್‌ಿಂಗ್ ಸ್ವೀಡ್

ನಲವತ್ತು ಇತ್ತು ಒಂದು ವಾರ ಸ್ಪಷ್ಟಿ ಮಾಡಿದರೆ ಸ್ವೀಕ್ರೋ ಜಾಸ್ತಿ ಆಗಬಹುದು.
ಶಾರ್ಕೋಹ್ಯಾಂಡ್ ಕೂಡ ಗೊತ್ತು.”

“ಹಾಂ... ಹೇಳಿದ್ದೇ ನೀನು...”

ಎಲ್ಲವೂ ನೆನಪಿದ್ದ ಮೇಲೆ ಅಪರಿಚಿತೆಯ ಭಾವದ ನಾಟಕ ಯಾಕೆ?

“ನನಗೆ ಯೋಗ್ಯವಾದ ಯಾವುದಾದರೂ ಕೆಲಸ ಸರಿಯೆನಿಸಿದರೆ, ಅದನ್ನು
ಮಾಡಲು ನಾನು ತಯಾರು ಇದೇನೆ ಮೇಡಂ.”

‘ಮೇಡಂ’ ಶಬ್ದ ವಿಶೇಷವಾಗಿ ಒಳಗೆ ಆಂದೋಲಿತವಾಗುತ್ತಿದ್ದ ಆತ್ಮವಿಶ್ವಾಸವನ್ನು
ಸವರಿತು. ಮೃದುಸ್ಥರದಲ್ಲಿ ಹೇಳಿದಳು.

“ಹೂಂ.....”

“ಇಷ್ಟೇ, ಒಂದು ರಿಯಾಯತಿಯನ್ನು ಬಯಸುತ್ತೇನೆ ತಮ್ಮಿಂದ”

“ಹೇಳು”

ಸಂಚಯ ಕಾಲೇಜಿಗೆ ಸೇರಿ ಅರ್ಥಕ್ಕೆ ನಿಂತ ಶಿಕ್ಷಣವನ್ನು ಮುಂದುವರಿಸಬೇಕು...
ಹಾಗೆ ಆಗ್ರಹ ಪೂರ್ವಕವಾಗಿ ಹೇಳುವಾಗ ಅವಳು ಜಾಗ್ರತ್ತಳಾದಳು, ತನ್ನ ಆತುರವನ್ನು
ಗೃಹಿಸಿ ಮೇಡಂ ಸಿದುಕಿದರೆ...!!

“ನನ್ನ ವಿಸಿಟಿಂಗ್ ಕಾರ್ಡ್ ತಂದಿದೀಯಾ ಜೊತೆಗೆ?”

“ಹೌದು, ಮೇಡಂ”

“ಅದರಲ್ಲಿ ನನ್ನ ವಿಳಾಸ ಇದೆಯಾ?”

“ಉಂಟಾಂ... ಇಲ್ಲ ಮೇಡಂ.”

“ಇಲ್ಲವಾದರೆ ಬರೆದುಕೊ...”

ನಾಚಿಕೊಂಡವಳಂತಹ ಹೇಳಿದಳು.

“ಪೆನ್ ಜೊತೆಗೆ ತರೋದನ್ನು ಮರೆತುಬಿಟ್ಟಿದ್ದೇನೆ ಮೇಡಂ.”

“ಬಾಯಿಮಾತಿನಲ್ಲಿ ಹೇಳಿದರೆ ನೆನಪಿರುತ್ತದೆಯಾ?”

“ಪೂರ್ಣ ಪ್ರಯತ್ನ ಮಾಡ್ತೇನೆ...” ಆಕಸ್ಯಾತ್ಮಾಗಿ ಯೋಚನೆ ಬಂತು. ಪೂರ್ಣ
ಮಾಡಲು ಕಾಯುತ್ತ ಹೊರಗಡೆ ನಿಂತಿದ್ದ ದಿಟ್ಟ ಹೆಂಗಸಿನ ಕೈಯಲ್ಲಿ ಅವಳು ಡೈರಿಯನ್ನು
ನೋಡಿದ್ದಳು. ಡೈರಿಯ ಜೊತೆಗೆ ಅವಳ ಬಳಿ ಅದ್ವಿತೀಯ ಪೆನ್ನೂ ಇರಬಹುದು
“ಒಂದು ಮಿನಿಟು ತಡೆಯಿರಿ ಮೇಡಂ, ಹೊರಗಡೆ ನಿಂತ ಹೆಂಗಸಿನಿಂದ ಪೆನ್
ಕೇಳುತ್ತೇನೆ...”

“ನೋಡು ಹಾಗಾದರೆ”

ಸ್ವರ ಈಗ ಗುಹೆಯಿಂದಹೊರಬಂದಂತೆ ಸಹಜವಾದದ್ದು ಆಕಸ್ಯಾತ್ಮಾಗಿ ಲಕ್ಷ್ಯಕ್ಕೆ
ಬಂತು. ಅವಳ ಮೂರ್ವಿತನದ ಬಗ್ಗೆ ಮೇಡಂ ನಿಶ್ಚಯವಾಗಿಯೂ ಮನದಲ್ಲಿ

ಮುಗುಳುನಕ್ಕಿರಬಹುದು. ಇನ್ನು ಮುಂದೆ ಕಾಗದ-ಪೆನ್ನ ಕೈಯಲ್ಲಿ ಹಿಡಿದುಕೊಳ್ಳದೆ ಪೋನ್ನು ಮಾಡಲು ಬರುವುದಿಲ್ಲ.

ಮಹಿಳೆ ಕೈಯಲ್ಲಿ ಹಿಡಿದ ಡೇರಿಯಲ್ಲಿ ಒಳಗಡೆ ದಾರಕ್ಕೆ ಕಟ್ಟಿದ್ದ ಜಿಕ್ಕೆ ಪೆನ್ನಿಲ್ಲ ಕಾಣಿಸಿತು. ಅವಕಾಶ ಸಿಕ್ಕುವಳ ಹಾಗೆ ಅವಳು ಸ್ವಯಂ ಕೂಟಿನಾನನಲ್ಲಿ ಒಳನುಗ್ಗಿರಜು. ಅಂದರೆ? ಇವಳ ಡೇರಿಯನ್ನು ನಾನು ನುಂಗಿಬಿಡುತ್ತೇನೆಂದೇ?

“ಹಾಂ... ಮೇಡಂ”

“ಪೆನ್ ಸಿಕ್ಕಿತಾ?” ಪರಿಹಾಸದ ಸ್ವರದಲ್ಲಿ ಕೇಳಿದರು ಮೇಡಂ.

“ಪೆನ್ನಿಲ್ ಸಿಕ್ಕಿದೆ.”

“ಕಾಡೆನ ಹಿಂಬದಿಗೆ ಬರೆದುಕೋ— ಗಂಟೆ, ಪಾರೀಕ ಮೆನ್ನನ್, ಪರೇಲ, ಪಶ್ಚಿಮದ ಕಡೆ ಸೇತುವೆ ದಾಟ ಮುಖ್ಯರಸ್ತೆಗೆ ಬಂದರೆ, ರಸ್ತೆ ದಾಟ ಎಡಗಡೆ ಘಲಾಂಗ್ ದೂರದಲ್ಲಿದೆ ಪಾರೀಕ ಮೆನ್ನನ್.”

“ಹಾಂ”

“ಹ್ಯಾಗೆ ಬರ್ತ್ಯೇಯು?”

“ಮೇಡಂ... ಲೋಕಲ್...”

ಅವಳ ಮಾತು ಪ್ರಾಣಗೊಳ್ಳಲು ಬಿಡಲಿಲ್ಲ ಅವರು. ಆ ಕಡೆ ನಗು ಹೊರಚಿಮ್ಮಿತು.

“ಬೇಡ... ಲೋಕಲ್ಗೆ ಬರುವ ಆವಶ್ಯಕತೆಯಿಲ್ಲ. ಮತ್ತೆ ನೀನು ತಪ್ಪಿ ಏನಾದರೂ ಮೊದಲನೆ ದಜ್ಞಯ ಡಬ್ಬಿಗೆ ಹತ್ತಿದರೆ...!”

ಅರಿವಾಗಿ ಅವಳು ಗಲಿಬಿಲಿಗೊಂಡಳು.

“ಇಲ್ಲ ಮೇಡಂ. ಮತ್ತೊಮ್ಮೆ ಅಂಥ ತಪ್ಪು ಆಗೋದಿಲ್ಲ”.

“ನೋಡು, ಸೆವೆನ್ ಲಿಮಿಟೆಡ್ ಬಸ್ ನಿಮ್ಮ ಕಡೆಯಿಂದ ನೇರವಾಗಿ ಬರುತ್ತದೆ. ಖಾರ್, ಇಲ್ಲ ಸಾಂತಾಕ್ರೂಜ್ ಈಸ್ಟ್‌ನಲ್ಲಿ ನೀನು ಇರ್ತೀಯಾ. ಪಾರೀಕ ಮೆನ್ನನ್ನನ ಸರಿಯಾಗಿ ಎದುರುಗಡೇನೇ ಬಸ್ ನಿಲ್ಲತ್ತೆ. ನಾಳೆ ಸರಿಯಾಗಿ ಹನ್ನೊಂದು-ಹನ್ನೆರಡರ ಮಧ್ಯೆ ಬಂದುಬಿಡು ನೀನು. ಓ.ಕೆ. ಬಾಯ್.”

ಕಾಣಾದ ಎರಡು ಬೆರಳುಗಳು ನತ್ಯಿಸಿದವು.

ಸಂಭಾವ್ಯತೆಯಿಂದ ಉಂಟಾದ ನಂಬಿಕೆಯಿಂದ ದೇಹವೆಲ್ಲ ನವರೆದಿತು. ಸ್ವರ ನಡುಗಿತು.

“ಖಂಡಿತವಾಗಿ ಬರ್ತ್ಯೇನೆ ಮೇಡಂ.”

“ನವ್ರಸ್ ಆಗಬೇಕಾದ ಆವಶ್ಯಕತೆ ಇಲ್ಲ...”

ಕೆಟ್ಟ ಚಾಡಿ ಹೇಳುವ ತನ್ನ ದನಿಯ ಬಗ್ಗೆ ಅವಳಿಗೇ ಸಿಟ್ಟುಬಂತು. ಏನನ್ನೂ ಅರಗಿಸಿಕೊಳ್ಳಲು ಆಗುವುದೇ ಇಲ್ಲ. ಜನ ಎಷ್ಟೊಂದು ಆರಾಮಾಗಿರುತ್ತಾರೆ? ತಾನು ಯಾಕೆ ಹೀಗೆ?

ಆ ಕಡೆಯಿಂದ ಪೋನ್ ಇಟ್ಟ ಸದ್ದಾಯಿತು. ತನಗೇ ಧಿಕ್ಕಾರ ಹೇಳಿಕೊಂಡಳು. ದಡ್ಡಿ, ಮೇಡಂಗೆ ಧನ್ಯವಾದ ಯಾಕೆ ಹೇಳಲಿಲ್ಲ? ಶಿಷ್ಟಾಚಾರವನ್ನು ವ್ಯವಹಾರ ಜ್ಞಾನವನ್ನು ಕಲಿಯುವುದು ಯಾವಾಗ?

ಕ್ಯಾಬಿನ್‌ನಿಂದ ಹೊರಬರುವಾಗ, ಬಡಿಸಿಟ್ಟ ಲಾಟದ ತಾಟಿಗೆ ಹಸಿದವನು ನುಗ್ಗುವ ಹಾಗೆ ಪೋನ್ ಕಡೆ ಜಿಗಿಯುತ್ತಿದ್ದ ಆ ಮಹಿಳೆಗೆ ಪೆನ್ನಿಲ್‌ಗಾಗಿ ಧನ್ಯವಾದ ಹೇಳಲು ಮರೆಯಲಿಲ್ಲ.

ರಸ್ತೆಗೆ ಬರುತ್ತಲೇ ಹಷಾರ್ ಒಮ್ಮೆಲೇ ಸಿದಿಮಿಡಿಗೊಂಡಳು ಅವಳ ಮೇಲೆ.

“ನೀನು ಕನ್ನಾಪಾರಶಾಲೆಯ ಅಕ್ಕೋರ ಹಾಗೆ, ದೀನ-ಹೀನ, ದಣಿದ, ಒಣಿದ ಕೊಳೆತವಳ ಹಾಗೆ ಯಾಕೆ ತಿರಗ್ಗು ಇರ್ತಿಯ ಯಾವಾಗಲೂ?”

“ಬೆಳ್ಳಿಳ್ಳಿ-ಇಂಗಿನ ಹಪ್ಪಳ ತಟ್ಟಿ, ಸೀರೆಗೆ ಘಾಲ್ ಹಚ್ಚಿ, ಟ್ರೌನ್ ಹಿಡಿದು-ಬಿಟ್ಟು, ಮಾಡುವ ನಾನು ದೀನಳ ಹಾಗೆ ಕಾಣದೆ ಜಬದರ್ಸ್ತು ಆಗಿ ಕಾಣೋದಕ್ಕೆ ಸಾಧ್ಯವಾ?”

“ಅನಿವಾಯತೆಗಳನ್ನೇ ಸದಾ ತಲೆಗೆ ಹಚ್ಚೇಣಿಂಡು ತಿರುಗಬೇಡ. ಒಂದು ರೀತಿಯಲ್ಲಿ ನಿನ್ನಿಂದಲೇ ನೀನು ಪಲಾಯನ ಮಾಡಿದೀಯ.”

“ವಾಸ್ತವಿಕತೆಯ ನೆಲದ ಮೇಲೆ ಇರಬೇಕಾಗುತ್ತಲ್ಲವಾ?”

“ನಿನ್ನ ವಾಸ್ತವಿಕತೆ ತಗೊಂಡು ಬೇರೆಯವರಿಗೆ ಏನಾಗಬೇಕಾಗಿದೆ?”

“ನನ್ನನ್ನ ನೀನು ತಿಳಿದುಕೊಳ್ಳಲಾರೆ...”

“ಹಾಗಾದರೆ ಕೇಳು, ನಾನು ನಿನ್ನನ್ನ ಅರಿತುಕೊಳ್ಳಲು ಸಾಧ್ಯವಾಗದಿದ್ದರೆ ಬೇರೆ ಯಾರೂ ತಿಳಿದುಕೊಳ್ಳೋದಕ್ಕೆ ಸಾಧ್ಯವಿಲ್ಲ ಗೊತ್ತಾಯಾ?” ಹಷಾರ್ ಇ ಸ್ವರ ಉಗ್ರವಾಯಿತು...

“ಅಪ್ಪಾಜಿ....”

“ಎಲ್ಲಾ ಸಮಯದಲ್ಲಿಯೂ ಅಪ್ಪಾಜಿಯ ಮಡಿಲಲ್ಲೇ ಹತ್ತಿ ಕೂತಿರಬೇಡ. ಅವರು ಈಗ ಅದಕ್ಕೆ ಯೋಗ್ಯರಾಗಿ ಉಳಿದೂ ಇಲ್ಲ. ಶಕ್ತಿ ಇರುವಾಗಲೂ ಅವರು ನಿನ್ನ ಜೊತೆ ಲೋಕಲ್ ಟ್ರೈನ್‌ನಲ್ಲಿ ತಲ್ಲಾಡುವ ಪೆಟ್ಟು ತಿನ್ನಲು ಬರ್ತಿರಲಿಲ್ಲ. ಅವರು ನಿನ್ನ ಸಂಗಡ ಅಂಜನಾ ಶಾಸ್ಥಾನಿಯವರ ಆಫೀಸಿಗೆ ಬಂದು ನಿನ್ನ ಬದಲಿಗೆ ಇಂಟರ್‌ವ್ಯೂ ಕೊಡಲಾರು. ಕೊಡಬಲ್ಲರು ಅಂತಾದರೆ ಹೇಳು! ಹೇಳಬಾರದಾ?”

ಈ ಆಕಸ್ಮಿಕ ಆಕ್ರಮಣಕಾರಿತೆಗೆ ಆಕೆ ಸಿದ್ಧಿರಲಿಲ್ಲ. ಹಷಾರ್ ಆಗಿರಲಿಲ್ಲ. ಬೇತಾಳ ಆಗಿದ್ದಳು. ತನ್ನ ಜೊತೆಗೆ ಓಡಾಗಿ... ಯಾವಾಗಂದರೆ ಆಗಾಗ್ಗೆ!!

ಹಷಾರ್ ಇ ಎದುರು ಅವಳು ಕೈಯಿತ್ತಿದ್ದಳು.

“ಉಪಾಯವೇನು ದೇವಿ?”

“ಈಗ ಬಂದೆಯಾ ದಾರಿಗೆ?.... ಬೋಲ್ಡ್ ಆಗು!”

“ಹಾಗೆ ಆಗಬೇಕಾದ್ದಲ್ಲ. ನಾನೊಬ್ಬಳು ಒಳ್ಳೆಯ ಹುಡುಗಿ.”

“ಬೋಲ್ಡ್ ಹುಡುಗಿಯರು ಒಳ್ಳೆಯವರಾಗಿರುವುದಿಲ್ಲವಾ?”

“ಇದು ನನ್ನದಲ್ಲ. ಬೇರೆಯವರ ಧೋರಣೆ!”

“ಬೇರೆಯವರಿಗೆ ಗುಂಡುಹಾಕು! ಬಾವಿಯ ಕಪ್ಪೆಗಳು ಇಲ್ಲದಿರುವಿಕೆಯನ್ನೇ ಬೋಲ್ಡೀನ ಪರಿಭಾಷೆಯಾಗಿಸಿದ್ದಾರೆ. ಅವರ ದುರಭಿನು ಅವರಿಗೆ ಶುಭ. ನಿನ್ನ ಅನುಭವದಿಂದ ನೀನೇ ಬಂದು ಪರಿಭಾಷೆಯನ್ನು ಸೃಷ್ಟಿಸಿಕೊ. ಆತ್ಮವಿಶ್ವಾಸವನ್ನು ಗಳಿಸಿಕೊ. ಈ ದೈನ್ಯತೆಯನ್ನು ರೂಪಿಸು, ಪೋರೆ ಕಳಚಿ ಒಗೆ!”

“ರಕ್ತ ಮಾಂಸಗಳ ಜೊತೆಗೇನೇ ಅಂಟಿಕೊಂಡು ಬಂದಧ್ವನ್ನು ಒಮ್ಮೆಲೇ ಹೇಗೆ ಕಿತ್ತು ಬಿಸಾಡೋದಕ್ಕೆ ಸಾಧ್ಯ?”

“ಯಾಕೆ ಬಿಸಾಕಲಾರೆ?”

“ಹೇಗೆ?”

“ಹಸುಳಿ! ರಸ್ತೆಯ ಮೇಲೆ ಹೋಗುವಾಗ ಯಾವನಾದರೂ ಸುಂದರವಾದ ತರುಣ ಕಂಡರೆ, ಪಟ್ಟ ಅಂತ ಕೆಣ್ಣು ಹೊಡಿ.”

“ಘಾತ್...!” ಕುದಿಯುತ್ತಿರುವ ಮರಳುಗಾಡಿನಲ್ಲಿ ಅರಳಿದ ಹಾಗೆ, ಲಾವಾರಸ ಸಿಡಿದ ಹಾಗೆ, ನಗು ಅರಳಿತು. ಆಚೆ ಈಚೆ ಹೋಗುತ್ತಿದ್ದವರು ಬೆಪ್ಪಾಗಿ ಅವಳ ಕಡೆ ಶಿರುಗಿದರು.

“ಉಂ.... ಇದು ನಿನ್ನಿಂದ ಆಗೋದಿಲ್ಲ ಅಲ್ಲವಾ?”

“ಇಲ್ಲ” ತುಟಿ ಕಚ್ಚಿ ನರಾಕಾಶಕ್ಕವಾಗಿ ತಲೆ ಅಲ್ಲಾಡಿಸಿದಳು ಅವಳು.

“ಹಾಗಾದರೆ ಹೀಗೆ ಮಾಡು. ಹೋಗಿ ವಿಷ್ಟ ಅಂಟಿಯ ಅಕ್ಕನ ಮಗನನ್ನು ಭೇಟಿಯಾಗು. ಸುವರ್ವಾಕಾಶವನ್ನು ಕೈಯಿಂದ ಜಾರಿ ಹೋಗೋದಕ್ಕೆ ಬಿಡಬೇಡ. ಅಮೃಂದಿರು ಹೆಣ್ಣುಮಕ್ಕಳಿಗೆ ವರನನ್ನು ಹುಡುಕೂರೆ-ಪ್ರೇಮಿಯನ್ನು ತಲಾಶ್ ಮಾಡೋದಿಲ್ಲ ಪ್ರೇಮಿಯನ್ನು ಕೇವಲ ತನಗೆ ತಾನೇ ಹುಡುಕಿಕೊಳ್ಳಬೇಕಾಗುತ್ತದೆ.”

“ಎಂದಾದರೂ ಭೇಟಿಯಾಗ್ನೇನೆ.”

“ಎಂದಾದರೂ ಅಲ್ಲ, ಇಂದೇ, ಈಗಲೇ, ಈ ಕ್ಷಣಾ ಅವಶ್ಯವಾಗಿ ಸಿಗು!”

“ಸಂಭವವಿಲ್ಲ ಗ್ರಾಸ್ ಮೇಲೆ ಅಪ್ಪಾಜಿಗೆ ಸ್ವಾನ ಮಾಡಿಸಲು ನೀರು ಇಟ್ಟಿ ಬಂದಿದೇನೆ.”

“ನೀರನ್ನು ಅಮ್ಮು ನೋಡಾಳೆ.”

“ತಣ್ಣಾಗಿ ಬಿಟ್ಟರೆ ಮತ್ತೊಮ್ಮೆ ಕಾಯಿಸಬೇಕಾಗುತ್ತದೆ. ವ್ಯಧಿ ಗ್ರಾಸ್ ವಿಚಾರಗುತ್ತದೆ.”

“ಆಗಲಿಬಿಡು. ನಿಂತುಕೋ. ಮುಂದೆ ಹೋಗಬೇಡ. ವಿಷ್ಣು ಆಂಟಿಯ ಮನೆಯ ಮೆಟ್ಟಿಲು ಹತ್ತು.”

ಗಲಿಬಿಲಿಗೊಂಡ ಅವಳು ಒಂದುಕ್ಕಣಿ ತನ್ನ ಗಲ್ಲಿಯಲ್ಲಿ ನಿಂತಳು. ಆದರೆ ಮರುಕ್ಕಣಿ ಜಿಗಿಯುತ್ತಿದ್ದ ದೃಷ್ಟಿಯನ್ನು ತನ್ನ ಮನೆಯ ಕಡೆ ಹರಿಸಿ, ಅವಳು ದೃಢವಾದ ಹೆಚ್ಚಿಗಳಿಂದ ವಿಷ್ಣು ಆಂಟಿಯ ಮನೆಯ ಮೆಟ್ಟಿಲು ಹತ್ತುತ್ತೊಡಗಿದಳು.

ವಿಷ್ಣು ಆಂಟಿಯ ಮನೆ ಮೂರನೆಯ ಅಂತಸ್ಥಿನಲ್ಲಿದೆ. ಮತ್ತು ಅವಳಿದು ಎರಡನೆಯ ಅಂತಸ್ಥಿನಲ್ಲಿ. ಸರಿಯಾಗಿ ಎದುರು ಬದುರು, ಸ್ಪಷ್ಟ ಕೆಳಗೆ-ಮೇಲೆ.

ನಾಲ್ಕನೆಯ ಅಂತಸ್ಥಿನಲ್ಲಿ ಮಮತಾಳ ಬಾಲ್ಕನಿಯಿದೆ. ಹೃಷ್ಣ-ಪುಷ್ಟಿ, ಮಿಡಿ ಜೀನ್ಸ್ ಹಾಕುವವಳು. ಎತ್ತರವಾದ ಹಿಮ್ಮುಡ ಚಪ್ಪಲಿ ಟಿಕಟಪಕ ಸದ್ಗುರುತ್ವ ಕಾಲೇಜಿಗೆ ಹೋಗುವವಳು. ವಿಷ್ಣು ಆಂಟಿಯ ಅಕ್ಷನ ಮಗನ ದೃಷ್ಟಿಯು ಸ್ಪಷ್ಟ ಮೇಲೆಯೂ ಹೋಗಬಹುದು. ಹಾಗೆ ಅವನ ದೃಷ್ಟಿಯು ಮೇಲೆ ಹೋಗಲು ಬಿಡುವುದು ತನ್ನ ಸುರಕ್ಷಿತ ಶಿಜಾನೆಗೆ ತಾನೇ ಬೀಗ ಹಾಕಿಕೊಂಡಂತೆ ಅಪಾಯಕಾರಿಯಾದೀತು. ಹಾಗೆ ನೋಡಿದರೆ ಮಮತಾಳಿಗೆ ಒಬ್ಬ ಬಾಯ್ಸ್‌ಪ್ರೈಂಟ್ ಇದ್ದಾನೆ. ಸಿವಿಲ್ ಸರ್ವಿಸ್‌ನ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾನೆ. ಹಾಗಾಗಿ ಮಮತಾಳ ಕಡೆಯಿಂದ ಅಪಾಯವಿಲ್ಲ. ಅಪಾಯ ಯಾರ ಕಡೆಯಿಂದ ಇದೆಯೆಂಬುದನ್ನು ಕಾಲ ಬಂದಾಗ ತಾನೇ ತಿಳಿದುಕೊಳ್ಳಬೇಕು.

ವೇಗವಾಗುತ್ತಿರುವ ಶ್ವಾಸೋಚ್ಛಾಸದ ಮಧ್ಯ ಸಂದೇಹಿತಳಾದ ಅವಳು ಒಂದು ಸಂಗತಿಯ ಬಗ್ಗೆ ಚಿಂತಿತಳಾಗಿದ್ದಳು. ಅಮ್ಮೆ ಎಲ್ಲಾದರೂ ನಾನು ವಿಷ್ಣು ಆಂಟಿಯ ಮನೆಗೆ ಹೋಗುತ್ತಿರುವುದನ್ನು ನೋಡಿರಲ್ಪಟ್ಟಿಲ್ಲವಷ್ಟೇ. ಅವರ ಕಟ್ಟಾಕ್ಕಿಗಳಿಂದ ಬಚಾವಾಗಲು ಏನು ಸಬ್ಬಾಬು ಹೇಳಬೇಕು?

ಹಾಗೆ ನೆವ ಹೇಳಬೇಕಾದ ಆವಶ್ಯಕತೆಯಲ್ಲ ಅವಳಿಗೆ. ಬಹಳ ದಿನಗಳಿಂದ ಆಂಟಿಯನ್ನು ನೋಡಿರಲ್ಲ, ನೋಡುವ ಇಚ್ಛೆಯಾಯಿತು. ಅವರ ಅಕ್ಷನ ಮಗನನ್ನು ಕಾಣಬೇಕೆಂಬ ಇಚ್ಛೆಯಾಗಿತ್ತು, ಅದನ್ನು ಪೂರ್ಣ ಮಾಡಿಕೊಂಡು ಬಂದೆ. ನಿನ್ನಂಥ ಉದಾರ ಆಧುನಿಕ ತಾಯಿಯ ಭಗೀರಥ ಪ್ರಯತ್ನಗಳನ್ನು ವ್ಯಧಗೊಳಿಸುವುದು ಹೇಗೆ? ನಿನ್ನ ಜಿದಾಯದ ಗೌರವವನ್ನು ಉಳಿಸಬೇಡವೇ?

ಬೆಲೊಸ್ಪಿಚ್ ಮೇಲೆ ಕ್ಯೆ ಇಡುತ್ತಲೇ ಜ್ಯೇಲಿನ ಒಳಗೆ ವಳ್ಳಿರಿಕೆಯ ಗಂಟೆ ಬಾರಿಸಿದ ಹಾಗೆ ಕರ್ಕರವಾಗಿ ಗಂಟೆ ಬಾರಿಸಿತು. ವಿಷ್ಣು ಆಂಟಿಯ ಬಾಗಿಲ ಗಂಟೆ ಅವಳ ಮನಸ್ಸಿನಲ್ಲಿ ದಿಗಿಲು ಹುಟ್ಟಿಸಿತ್ತು. ಹುಟ್ಟಿದ ದಿಗಿಲನ್ನು ಸಾಂತ್ಸನೆಗೊಳಿಸುವ ಪ್ರಯತ್ನವಾಗಿ ಅವಳು ಮುಂಬರಲಿರುವ ಕ್ಷೇತ್ರ ಹಾಗೆ ತನ್ನನ್ನು ಅಣಿಗೊಳಿಸುವ ಪ್ರಯತ್ನ ಮಾಡಿದಳು. ಬಣ್ಣ ಹಾರಿಹೋದ, ಒಣಿಗಿದ ಮುವಿದಿಂದ, ಬಾಗಿಲು ತೆರೆಯಲು

ಬಂದವರಿಗೆ ಈಕೆ ಯಾಕೆ ಹೀಗೆ ಬೆದರಿದಂತಿದ್ದಾಳೆ, ಗಾಬರಿಯಾಗಿದ್ದಾಳೆ ಎಂದು ಅನಿಸಬಾರದು. ಯಾಕೆಂದರೆ ಅವರೂ ನಮ್ಮು ಹಿತಚಿಂತಕರಲ್ಲವೇ? ಆದರೆ ಮತ್ತೇನೂ ಅಲ್ಲ, ಬಾಗಿಲು ತೆರೆಯಲು ಅಂಕಲ್ ಆಂಟಿಯ ಬದಲಿಗೆ ಅವರ ಅಕ್ಕನ ಮಗ ಬಂದರೆ! ಈಗ ವೇಳೆ ಹನ್ನೊಂದಕ್ಕಿಂತ ಜಾಸ್ತಿ ಆಗಿರಬಹುದು. ಬಹುಶಃ ಅವನು ಈ ವೇಳೆಯಲ್ಲಿ ಮನೆಯಲ್ಲಿರುವ ಸಂಭವವಿಲ್ಲ. ಅಂಕಲ್ ರಿಂಟಾಯರ್ ಆಗಿದ್ದಾರೆ, ಮತ್ತು ಅವರು ಸದಾ ಮನೆಯಲ್ಲೇ ಇರುತ್ತಾರೆ. ಅವಳಿಗೆ ಗೂಡಿರುವ ಹಾಗೆ (ಮಾಹಿತಿಯ ಮೂಲ ಅಮ್ಮ) ಆಂಟಿಯ ಅಕ್ಕನ ಮಗ ನಿರುದ್ದೋಗಿ, ನಿಷ್ಪಯೋಜಕ ಮನುಷ್ಯ. ಇಲ್ಲವಾದರೆ ಅವನು ಪುರಸೋತ್ತು ಸಿಕ್ಕಿಗೆಲ್ಲ ಚಜ್ಜಾದ ಮೇಲೆ ಅವಳಿಗಾಗಿ ಕಾಯ್ತಾ ಶೂತಿರುತ್ತಿರಲಿಲ್ಲ.

ನಿದಾನವಾದ ಹೆಚ್ಚೆಯ ಸಪ್ಪಳ ಪ್ರಯತ್ನಪೂರ್ವಕವಾಗಿ ಹತ್ತಿಕ್ಕಿದ ಮನಸ್ಸಿನ ತಳಮಳಕ್ಕೆ ಮತ್ತೆ ಜೀವ ಕೊಟ್ಟಿತು. ಅವಳು ತನ್ನನ್ನು ನಿಯಂತ್ರಣಿದಿಂದ ವಂಚಿತಗೊಳಿಸಿಕೊಳ್ಳಲಾರದವ ಇಗಿಧ್ಯಾತ್. ನಿರ್ಧಾರಮಾಡಿ, ತುಟಿಗಳನ್ನು ನಾಲೀಗೆಯಿಂದ ಸವರಿಕೊಂಡು ತೇವಗೊಳಿಸುತ್ತೆ, ತೇಳವಾದ ಲಿಪ್ಸಿಕ್‌ನ್ನು ತಾಜಾಗೊಳಿಸುವಂತೆ ತುಟಿಗೆ ತುಟಿ ಅಂಟಿಸುತ್ತೆ, ನಗುವನ್ನು ಬಲವಂತವಾಗಿ ಎಳೆದು ತಂದಳು.

ತೆರೆದ ಬಾಗಿಲ ಆಚೆ ವಿಷ್ಟ ಆಂಟಿ ಕಾಣಿಸಿಕೊಂಡಳು. ಆಂಟಿಯ ಬಾಡಿದ, ನಿರಿಗೆ ಬಿಧ್ಯ ಮುಖಿದ ಮೇಲೆ ಅವಳನ್ನು ನೋಡುತ್ತಲೇ ಉಲ್ಲಾಸವರದಿತು. ಬೆಟ್ಟದ ಬಿಳಿಯ ಸ್ವಿಗ್ರ ಮುಖವನ್ನು ಬಯಲಿನ ಮ್ಲಾನ ಹಾಗೂ ನಿರಿಗಿಗಳ ಪೆಟ್ಟ ಇಷ್ಟೊಂದು ಬಳ್ಳಾಗಿಸುವ, ಕಾಂತಿಯನ್ನು ಮಣ್ಣಗೂಡಿಸುವ ಕೆಲಸವನ್ನು ಯಾಕೆ ಮಾಡುತ್ತದೋ ಗೂಡಿಲ್ಲ.

“ನೀನು ನಮ್ಮೇ, ದಾರಿ ಹ್ಯಾಗೆ ಮರೆತೆಯೇ ಆಂಟಿ ಮನೆಯದು? ಬಾ... ಒಳಗೆ ಬಾ.”

ಬ್ಯೇತ್ಕಿನಲ್ಲಿದ್ದ ದೀವಾನಾದ ಮೇಲೆ ಕೂರುತ್ತ ಅವಳು ಆಂಟಿಯ ಪ್ರೀತಿಯ ದೂರನ್ನು ಆಚೆ ಈಚೆ ದೃಷ್ಟಿ ಹಾಯಿಸುವುದರಲ್ಲಿ ಮರೆತಳು.

“ಬರಬೇಕೆಂದು ಯಾವಾಗಲೂ ಯೋಚಿಸ್ತಾನೇ ಇದೇನೆ. ಆದರೆ ನಿಮಗೆ ಗೊತ್ತಲ್ಲ ಅಂಟಿ, ಉಸಿರು ಬಿಡುವುದಕ್ಕೂ ಪುರಸೋತ್ತಿಲ್ಲ...”

“ಗೊತ್ತು ಮಗಳೇ... ಗೊತ್ತು! ಪಾಂಡೆಯವರು ಹಾಸಿಗೆ ಹಿಡಿಯುತ್ತಲೇ ನೀನು ಸಂಸಾರದ ಜವಾಬ್ದಾರಿಗಳನ್ನೆಲ್ಲ ವಹಿಸಿಕೊಳ್ಳಬೇಕಾಯಿತು. ಏಳು ಗಂಡು ಮಕ್ಕಳ ಅಪ್ಪ ಆಗಿಧ್ಯರೂ ಈ ರೀತಿಯ ಸೇವೆ ಶುಶ್ಲಾಙ್ಕ ನಸೀಬದಲ್ಲಿ ಇರ್ತಿರಲಿಲ್ಲ.”

“ಅಂಕಲ್ ಎಲ್ಲಿ ಕಾಣಿಸೋದಿಲ್ಲವಲ್ಲ ಆಂಟಿ” ಅವಳು ವಿಷಯಾಂತರ ಮಾಡಿದಳು.

“ಸಾನ್ ಮಾಡಿ ಪೂಜೆಗೆ ಕೂತಿದಾರೆ. ಅವರು ಈಗ ಬೆಳಗು-ಸಂಚೆ ದೇವರ

ಮನೆಯಲ್ಲೇ ಕಳೆಯುತ್ತಾರೆ. ಕಾಫಿ...ಚಹಾ...ಎನು ತಗೊಳ್ಳೇಯಾ ಮಗಳೇ...”?

“ಬಹುಶಃ ನೀವು ಮರೆತಿದೀರಿ ಆಂಟಿ, ಚಹಾ ಕಾಫಿಗಳನ್ನು ನಾನು ದಿನದಲ್ಲಿ ಒಂದು ಬಾರಿ ಬೆಳಿಗ್ಗೆ ಮಾತ್ರ ಕುಡಿತೇನೇ.”

“ಅರೆ...ಹಾಂ, ಹೌದು ಹಾಗಾದರೆ ಏನಾದರೂ ತಿನ್ನು...”

“ನೀವೇನೂ ಚಿಂತೆ ಮಾಡಬೇಡಿ ಆಂಟಿ. ಅಮ್ಮೆ ಕುಂತಿ ಮಾಸಿಯ ಮನೆಗೆ ಅವರ ಮೊಮ್ಮೆನ ಹುಟ್ಟುಹಬ್ಬಕ್ಕೆ ಹೋಗಿದ್ದರು. ತಿನ್ನಲ್ಲಿಕ್ಕೆ ಎಷ್ಟೆಲ್ಲ ಹೊತ್ತುಕೊಂಡು ಬಂದಿದಾರೆ ಅಂದರೆ ಬೆಳಗಿನ ನಾಷ್ಟಾದಿಂದ ಹಿಡಿದು ಮಧ್ಯಾಹ್ನ, ಮಧ್ಯಾಹ್ನದಿಂದ ಹಿಡಿದು ಸಂಜೆವರೆಗೂ ಅದೇ ತಿನ್ನೋಡೇ ಆಗಿದೆ. ಮಿತಾಯಿಗಳನ್ನು ಡಾಲ್ಫಾದಲ್ಲಿ ಕರಿಯುತ್ತಾರೆ ಇತ್ತಿಚೆಗೆ ಆಂಟಿ! ಆದ್ದರಿಂದ ಬೆಳಗಿನ ನಾಷ್ಟ ಮುಗಿಯುತ್ತಲೇ ತೇಗಲು ಶುರುವಾಗುತ್ತದೆ.”

“ಅದು ಹೌದು ಬಿಡು...” ಆಂಟಿ ಅವಳ ಮಾತನ್ನು ಒಪ್ಪುತ್ತ ತಮ್ಮ ಯಥಾಸ್ಥಾನದಲ್ಲಿ ಕುಳಿತರು. “ತುಪ್ಪ ಜೀರ್ಣವಾಗ್ನದೆ, ಡಾಲ್ಫಾ ಆಗೋದಿಲ್ಲ. ಶುಭ ಕಾರ್ಯಗಳಲ್ಲಿ ಈಗ ಅದನ್ನೇ ಬಳಸ್ತಾರೆ ತುಪ್ಪ ಬಳಸೋದಿಲ್ಲ.”

“ಸತೀಶ ಭೈಯಾ ಹಾಗೂ ಅಶ್ಟಿಗೆ ಅಮೇರಿಕಾದಿಂದ ಯಾವಾಗ ಬರಾರೆ?”

ಇವರ ಅಕ್ಷನ ಮಗ ಒಳಗಿನ ಕೋಣೆಯಲ್ಲೇನಾದಾರೂ ಕುಳಿತಿರಬಹುದಾ?

“ಕಳೆದ ವರ್ಷವಷ್ಟೇ ಬಂದಿದ್ದರಲ್ಲ, ಮರೆತುಬಿಟ್ಟಿಯಾ? ನಿಮ್ಮ ಮನೆಗೂ ಬಂದಿದ್ದರಲ್ಲ ಭೇಟಿಯಾಗೋದಕ್ಕೆ...”

“ಹಾಂ...ಹಾಂ...” ಅವಳಿಗೆ ತನ್ನ ಆಕಾರಣ-ಅರ್ಥಹಿಂನ ಪ್ರಶ್ನೆಯ ಬಗ್ಗೆ ಒಂದು ರೀತಿಯ ಅನ್ವಯನಸ್ತತೆ ಉಂಟಾಗಿತ್ತು.”

“ಬರಲಾ ಆಂಟಿ, ಯಾವುದಾದರೂ ಸೀರೆಗೆ ಘಾಲ್ ಗಿಲು ಹಚ್ಚುವುದಿದ್ದರೆ ಹೊಡಿ... ಒಯ್ಯಬಿಡ್ಡೇನೆ.” ಎದ್ದು ನಿಲ್ಲುತ್ತ ತಗ್ಗಿದ ದನಿಯಲ್ಲಿ ಅಂದಳು ಅವಳು.

“ಚೆನ್ನಾಗಿ ನನಪು ಮಾಡಿದೆ ಬಿಡು... ಕಳೆದ ವರ್ಷ ಸೊಸೆ ಅಮೇರಿಕಾದಿಂದ ಎರಡು ಸೀರೆ ತಂದಿದ್ದಳು. ಎತ್ತಿಟ್ಟಿದ್ದೆ ಎಪ್ಪು ಅಂತ ಉಡೋದು! ಈಗ ಅನಿಸ್ತದೆ. ಪ್ರೀತಿಯಿಂದ ತಂದಿದಾರೆ ನನಗಾಗಿ, ಘಾಲ್ ಹಚ್ಚಿಸಿ ಉಟ್ಟಿಕೊಂಡು ಬಿಡೋಣ ಅನ್ನಿಸಿದೆ. ಆದರೆ ಮಗಳೇ ಅದರ ಮ್ಯಾಚಿಂಗ್ ಘಾಲ್ ನೀನೇ ಕೊಂಡುಕೊಂಡು ಬರಬೇಕು.”

ಬೈತಕ್ಕಿನಲ್ಲಿ ಅವಳು ನಿಂತಿದ್ದಂತೆಯೇ ಆಂಟಿ ಸೀರೆ ತರಲು ಕೋಣೆಗೆ ಹೋದಳು. ಮರಳಿದಾಗ ಕೈಯಲ್ಲಿ ತೊಗಾಡುತ್ತಿದ್ದ ಪಾಲಿಧಿನಾ ಬ್ಯಾಗ್‌ನಿಂದ ಎರಡು ಸಾದಾ ಸೀರೆಗಳನ್ನು ಹೊರತೆಗೆದು ತೋರಿಸಿದಳು. ಜೊತೆಗೆ ಮೂವತ್ತು ರೂಪಾಯಿಗಳನ್ನು ಕೈಯಲ್ಲಿ ಇಟ್ಟಳು.

“ಟೆರಿಕಾಟ್ ಘಾಲೊನೇ ಹಾಕು. ಮೇಲಿನಿಂದ ಏನು ಕೊಡಬೇಕಾಗುತ್ತದೆ ಎಂದು ಹೇಳು...”

“ಅಜೆಂಟೆಸ್‌ನೂ ಇಲ್ಲವಲ್ಲ ಸೀರೆಯದು...?”

“ವಿನೂ ಅಜೆಂಟಿಲ್ಲ. ಪಾಂಡೆಯವರನ್ನು ಹಿಂದೂಜಾದಲ್ಲಿ ತೋರಿಸಿದೆಯಾ?”

“ಎಲ್ಲರೂ ಹೆದರಿಸಿದಾರೆ ಆಂಟಿ, ಒಂದು ಬಾರಿ ಅಲ್ಲಿ ಹೊಕ್ಕರೆ ಐದೋ-ಹತ್ತೋ ಸಾವಿರ ಬಿಲ್ ಮಾಡುವುದು ಸಾಮಾನ್ಯವಂತೆ ಅವರಿಗೆ. ಕೇವಲ ವಿಶೇಷ ತಜ್ಞರಿಗೆ ತೋರಿಸುವ ಪ್ರಶ್ನೆ ಮಾತ್ರವಲ್ಲ, ಯೋಗ್ಯ ಚಿಕಿತ್ಸೆಯೂ ಆಗಬೇಕಲ್ಲ. ಅಪ್ಪಾಜಿಯವರ ಫಂಡಿನ ಹಣ ಸಿಕ್ಕರೆ, ಅವರಿಗೇ ಕೆಲಸಕ್ಕೆ ಬರುತ್ತದೆ. ಹಾಗೆ ಹಕ್ಕಿಮಮ್ಮನ್ನೇಮಿಯಾ ಅವರ ತೈಲದಿಂದ ಸ್ವಾಪ್ ಫರಕ್ ಕಾಣಿಸ್ತಾ ಇದೆ. ಕೆಲ ದಿನಗಳ ಹಿಂದೆ ಅಣ್ಣಿ ಸಾಹೇಬರು ಮನೆಗೆ ಬಂದಿದ್ದರು. ಮಾಲಿಕರೊಡನೆ ಅಪ್ಪಾಜಿಗೆ ಉಚಿತ ಚಿಕಿತ್ಸೆ ಕೊಡಿಸಲು ಚರ್ಚೆ ನಡೆದಿದೆ ಎಂಬ ಭರವಸೆ ಕೊಟ್ಟಿದ್ದರು. ಮುಂದೆ ಅವರ ಘಾಷಣೆಯಿಂದಲೇ ಏನಾದರೂ ವ್ಯವಸ್ಥೆಯಾದೀತು ಅನ್ವಯಿಸ್ತುದೆ...”

“ಹಾಂ, ನೌಕರಿಯಲ್ಲಿರುವಾಗಲೇ ಹೀಗಾಯ್ಲು, ಆದರೆ ನೌಕರಿಯಲ್ಲಿದ್ದಾಗ ಒಂದು, ಇಲ್ಲದಿದ್ದಾಗ ಒಂದು ಬಿಡು. ಈಗಿನ ವ್ಯವಹಾರವೇ ಹಾಗೆ.”

“ಆಂಟಿ, ಮನೆಯಲ್ಲಿ ನಿಮ್ಮ ಅಣ್ಣನ ಮಗ ಕಾಣಿಸ್ತಾ ಇಲ್ಲ...” ಬಾಗಿಲಿನಿಂದ ಹೊರಬೇಳುವಾಗ ಅವಳು ಕೇಳುವ ದುಸ್ಸಾಹಸ ಮಾಡಿಯೇಬಿಟ್ಟಿಂತು.

“ಯಾರು? ಏರೇಂದ್ರನ ಬಗೆ ಕೇಳಿದೀಯಾ ನೀನು?”

“ಹಾಂ...ಹೌದು ಆಂಟ” ಉತ್ತಾಹಿತಾಗಿ ಅವಳು ತಲೆ ಅಲುಗಿಸಿದಳು. ಹೆಸರೇನೋ ಪರವಾಗಿಲ್ಲ.

“ವೀರೇಂದ್ರ ಹಲ್ಲಾನಿಗೆ ಹೋಗಿ ಎಂಟು-ಹತ್ತು ತಿಂಗಳು ಮೇಲಾಯ್ದು. ತುತ್ತು ಅನ್ನಕ್ಕೆ ವ್ಯವಸ್ಥೆಯಾಗಿದ್ದರೆ ಇರಿದ್ದನೋ ಏನೋ. ಅಲ್ಲಿ ಅಣ್ಣ ಹಟ ಹಿಡಿದ. ನೌಕರಿ-ಚಾಕರಿ ಸಿಕ್ಕದಿದ್ದಮೇಲೆ ಇಲ್ಲಿ ವ್ಯಧ ಕುಳಿತುಕೊಳ್ಳೋದು ಬಿಟ್ಟು ಮನೆಗೆ ಬರಲಿ. ಹೊಲ-ಮನೆ ಸಂಬಾಳಿಸಿಕೊಂಡು ಹೋಗಲಿ. ಅವನು ಇಂಟರ್‌ಪ್ಲೇಗ್ ಹೋದಲ್ಲೆಲ್ಲ, ಅವನಿಗೆ ಇಂಗ್ಲಿಷ್ ಕೈಕೊಟ್ಟಿತು.” ಖಿನ್ನ ಸ್ವರದಲ್ಲಿ ಆಂಟಿ ಕೇಳಿದಳು—“ಏನಾದರೂ ಕೆಲಸ ಇತ್ತು ಅವನೊಡನೆ?”

“ಇಲ್ಲ ಇಲ್ಲ ಆಂಟಿ. ಬಹಳ ದಿನಗಳಿಂದ ಕಾಣ್ಣ ಇರಲಿಲ್ಲವಲ್ಲ. ಅದಕ್ಕೇ ಕೇಳಿದೆ.”

“ನಿಮ್ಮ ಅಣ್ಣನಿಗೆ ಬಹಳ ಬೇಸರವಾಗಿದೆ. ವೀರೇಂದ್ರ ಕೃಷ್ಣ-ಬಕ್ಕಲುತನಗಳಲ್ಲಿ ಮನಸ್ಸು ತೊಡಗಿಸಿದ. ಇಲ್ಲಿಯವರಿಗೇನೋ ಸಂತೋಷ ಇತ್ತು. ಆದರೆ ಈಗ ಉತ್ತರಾಖಂಡದ ಅಂದೋಲನದಲ್ಲಿ ಇಳಿದಿದ್ದಾನೆ-ಹುಡುಗಿ! ಮನೆಯಲ್ಲಿ ಇರೋದೇ ಇಲ್ಲ. ಒಂದೂವರೆ ತಿಂಗಳು ಜ್ಯೋತಿನಲ್ಲಿ ಬಂದಿಯಾಗಿದ್ದು...”

ಮೌನವಾಗಿ ಕ್ಯಾಮುಗಿದು, ಅವಳು ಚೂರಾದ ಹೃದಯದೊಂದಿಗೆ ವಿಷ್ಣು ಆಂಟಿಯ ಮಹಡಿಯ ಸಾಲು ಮೆಟ್ಟಿಲುಗಳನ್ನು ಇಳಿಯತೋಡಿದಳು.

ತಾನು ಇಳಿಯತೀರುವುದು ವಿಷ್ಣು ಆಂಟಿಯ ಮೆಟ್ಟಿಲ ಸಾಲುಗಳನ್ನಲ್ಲಿ, ಯಾವುದೋ ಗಗನಚಂಬಿ ಇಮಾರತಿನ ಹೊನೆಯಿಲ್ಲದ ಮೆಟ್ಟಿಲುಗಳನ್ನು ತೊಗಾಡುತ್ತ ಇಳಿಯತೀದ್ದಾಗೆ. ಒಂದೇ ಪ್ರಶ್ನೆ ಮಿದುಳಣಲ್ಲಿ ಸೊಯ್ ಸೊಯ್ ಮಾಡುತ್ತ ಸುಳಿದಾಡುತ್ತಿದೆ. ಅವಳನ್ನು ಅವಮಾನಿಸಲು ಅಮೃತಿಗೆ ಬೇರೆ ಏನೂ ತೋಚಲೇ ಇಲ್ಲವಾ?

೪

ಒಳಗಿನಿಂದ ಏರಿಸಿದ ರಕ್ಖಣಾ ಸರಪಳಿಯ ಸಂದಿಯಲ್ಲಿ ಇಂಳಿಕುತ್ತ ನೇಪಾಳಿ ನೌಕರನು ಪಟ್ಟಿ ಓದಿದ, ಗಿಳಿಯ ಹಾಗೆ ತನ್ನ ಸಂಶಯವನ್ನು ಉಲ್ಲಿದ.

“ಯಾರನ್ನು ಭೇಟಿಯಾಗಬೇಕಾಗಿದೆ ಶಾಬ್ದೋ?”

“ಮೇಡಮ್ ಅವರೊಡನೆ... ಮೇಡಮ್ ಇದಾರಾ?...”

“ಟ್ಯೂಮ್ ತಗೊಂಡಿದೀರಾ?”

“ಹಾಂ... ತಗೊಂಡಿದೇನೆ...”

“ಕಾಡ್ರ್ ಇಲ್ಲ...”

“ಶಾಬ್ದೋ.... ಹೆಸರು ಏನೆಂದು ಹೇಳಲಿ?...”

“ನಮಿತಾ... ನಮಿತಾ ಪಾಂಡೆ....”

“ಕೆಲಸ?”

“ಕೆಲಸ... ಹೇಳಿ ಅವರಿಗೆ, ನೌಕರಿಯ ಸಂಬಂಧವಾಗಿ ಅವರನ್ನು ಕಾಣಬೇಕಾಗಿದೆ.”

ನೌಕರನಿಗೆ ಅವಳ ಪರಿಚಯವಾಗಲಿಲ್ಲ. ಅವನ ಶಾಬ್ದೋನ್ನು ಆಕೆ ಮರೆಯಲ್ಲಿಲ್ಲ.

ಕರ್ತವ್ಯತತ್ವರ ಶಾಬ್ದೋ ಉಹಾಪೋಹಗಳಲ್ಲಿ ಕ್ಷಣಾರ್ಥ ತಡೆದು ನಿಂತೇ ಇದ್ದ. ಒಮ್ಮೆಲೇ ಅವಳ ಮುಖಿದ ಮೇಲೆಯೇ ಬಾಗಿಲನ್ನು ಧಡಾರನೆ ಬಂದ್ರ ಮಾಡಿ, ನಿರ್ಮಾಪವಾಗಿ ಅವನು ನುಡಿದ.

“ಮೇಡಂ ಅವರನ್ನು ಕೇಳಿ ಬರ್ತೇನೆ, ಶಾಬ್ದೋ.”

ಮಾಂಸದ ಮೇಲೆ ಹೊಡೆದ ಮೊಳೆಯ ಹಾಗೆ ಚೆಲ್ಲಾಟಿಲ್ಲಿಯಾಯಿತು ವ್ಯವಹಾರ. ಕನ್ನ ಹೊಡೆದ ಇಟ್ಟಿಗೆಗಳ ಹಾಗೆ ಕುಸಿಯಿತು. ಆತ್ಮವಿಶ್ವಾಸವನ್ನು ಇಷ್ಟೊಂದು ಹುರಿದುಂಬಿಸಬೇಕಾ?

ಎಷ್ಟೊಂದು ಜರ್ನಲಿಂದ ಇಸ್ತಿ ಮಾಡಿದ ಸುಕ್ಕಿಲ್ಲದ ಸಲವಾರ ಕಮೀಜ ಮತ್ತು ಕಡಲೆಹಿಟ್ಟು-ಕನೆ ಮೊಸರುಗಳಿಂದ ಆರ್ಯಕೆ ಮಾಡಿಕೊಂಡ ಮುಖಿದ ಸ್ವಿಗ್ಧತೆಯ ಕವಚವನ್ನು ಪ್ರಯಾಸದಿಂದ ರಕ್ಷಿಸಿಕೊಂಡು ಬಂದಿದ್ದಳು.

ಕಳ್ಳನ ಹಾಗೆ ತಕ್ಷನ ಹಾಗೆ ಕಂಡೆನಾ?

ಸರಪಳಿ ಏರಿಸಿದ ಬಾಗಿಲನ್ನು ಹಾಗೆಯೇ ತರೆದಿಟ್ಟಾದರೂ ಹೋಗಬಾರದಾಗಿತ್ತಾ, ನೀಚೆ!

ತಣ್ಣಿನ ಬೆವರನಿಂದ ತೊಯ್ದ ಅಂಗ್ಯೆಯನ್ನು, ಅಂಗಿಯ ಹಿಂದುಗಡೆಯಿಂದ ಎತ್ತಿದ ಸಲವಾರಿನ ಅಂಚಿನಿಂದ ತಿಕ್ಕಿ ತಿಕ್ಕಿ ಬಣಗಿಸಿಕೊಂಡಳು. ದುಪ್ಪಷ್ಟವನ್ನು ಬದಲಿಸಿದಳು. ಕೊರಲಿಗೆ ನಾಲ್ಕು ರಿಕ್ಷಿನಿಂದ ಸುಕ್ಕಿಕೊಂಡಳು. ಎದೆ ಮುಚ್ಚಿಕೊಂಡ್ಲುಪುದು ಪಕ್ಕಾ ಹಳ್ಳಿಯ ಗಮಾರರ ಸ್ವೇಲು! ಹೊದೆದ ವೇಲಿನ ರೀತಿಯನ್ನು ಬದಲಿಸಿದಾಗಲೇ ಅವಮಾನದ ಭಾವನೆ ಬಂದಿತ್ತು. ಆದರೆ ದೋಷ ನೌಕರನದಲ್ಲ. ನೌಕರಿಯದು!

ಹಿತ್ತಾಳೆಯ ಕೆತ್ತನೆಯಿಂದ ಅಲಂಕೃತವಾದ ಬಾಗಿಲನ ಕಲಾತ್ಮಕ ಕುಸುರಿ ಕೆಲಸವು ನಿರಾಶೆಯ ನಿರ್ಇಕ್ಕೆಯನ್ನು ತಟ್ಟಿ ಸಮಾಧಾನಗೊಳಿಸಿತು. ಇಂಥ ಅದ್ಭುತ ಬಾಗಿಲನ್ನು ರಾಜಸ್ತಾನದ ಬಂಗಲೆಯ ಬಣ್ಣದ ಚಿತ್ರಗಳಲ್ಲಿಪ್ಪೇ ನೋಡಿದ್ದಳು.

‘ತ್ರೈಡ್ ಯೂನಿಯನ್’ ಅಫೀಸಿನಲ್ಲಿ ಹೊದಲ ನೌಕರಿಯ ಹೊದಲ ದಿನ ಕಾಲಿಡುವಾಗ, ಹೀಗೆಲ್ಲ ನಿಗೂಢ ಗುಹೆಯ ದವಡೆಯಲ್ಲಿ ಪ್ರವೇಶಿಸುವಂತಹ ಅನುಭವ ಆಗಿರಲಿಲ್ಲ. ಅಲ್ಲಿ ರೋಮಾಂಚಕ್ಕಿಂತ ಹೆಚ್ಚಾಗಿ ಆತಂಕದ ಬಾವಲಿ ರೆಕ್ಕೆ ಬಡಿದಿರಲಿಲ್ಲ.

ಮುಚ್ಚಿದ ಬಾಗಿಲ ಮೇಲೆ ಏರಿಸಿದ ಸರಪಳಿ ಸ್ವಾಗತದ ಸಪ್ಪಳ ಮಾಡಿತು.

ಶ್ವಾಸ ಮರಳಿತು.

ಅಧಾರ್ತ ಮೇಂಡಂ ಅವಳ ಗುರುತು ಹಿಡಿದಿದ್ದರು.

“ಕೂತುಕೊಳ್ಳಿ ಶಾಬ್.”

ಅರಮನೆಯಂತಹ ಭವ್ಯ ಬ್ಯಾತಕ್ಕಿನಲ್ಲಿ ಕುಳಿತುಕೊಳ್ಳುವ ಆಮಂತ್ರಣ ನೀಡುತ್ತ ನೇಪಾಳಿ ನೌಕರ ಬೆನ್ನ ಹಿಂದಿನ ಬಾಗಿಲನ್ನು ಮುಚ್ಚಿ, ಅವಳನ್ನು ಅಲ್ಲಿಯೇ ಬಿಟ್ಟ ಎಡಗಡೆಯ ಅಂಗಳದಲ್ಲಿ ಮಾಯವಾಗಿಬಿಟ್ಟ.

ಸಣಬಿನ ಉದ್ದು-ಅಗಲದ ಕಾಲೋರೆಸುವಿನ ಮೇಲೆ ನಿಂತು, ಗೊಂದಲದಲ್ಲಿ ಬಿದ್ದ ಆಕೆಗೆ ಏನು ಮಾಡಲೂ ತೋಚಲಿಲ್ಲ. ಗೋಡೆಯಿಂದ ಗೋಡೆಯವರೆಗೆ ಹಾಸಿದ ರತ್ನಗಂಬಳಿಯನ್ನು ಚಪ್ಪಲಿಯಲ್ಲಿ ತುಳಿಯುತ್ತ ಸೋಫಾದ ಮೇಲೆ ಹೋಗಿ ಕೊರಲೇ, ಅಥವಾ ಚಪ್ಪಲಿ ಕಳಚಲೇ? ಅಲ್ಲಿನ ರಿವಾಚುಗಳು ಆಕೆಗೆ ಗೊತ್ತಿರಲಿಲ್ಲ. ಅಮೃನ ಶುಂಠಿಯ ಕೊಂಬಿನಿಂತಹ ಕಾಲಿನ ಬಳಕೆಯಿಂದ ರೂಪ ಕಳೆದುಕೊಂಡು ಸಡಿಲವಾದ ಚಪ್ಪಲಿಯನ್ನು ಕಾಲೋರೆಸುವಿನ ಮೇಲೆ ಬಿಟ್ಟುಹೋಗುವುದೇ ಒಳಿತು

೪೫ / ಆವಿಗೆ

ಅನಿಸಿತು.

ಆಳವಾದ ಕಿರಿಕಿರಿಯಿಂದ ಹೊದಲಬಾರಿಗೆ ಪಾಠ ಕಲಿತ ಆಕೆಗೆ, ದೇಹದ ಮೇಲಿನ ಸಾಮಾನ್ಯ ಬಟ್ಟೆಗಿಂತ ಹೆಚ್ಚಾಗಿ ಕಾಲಿನಲ್ಲಿ ಹಾಕಿಕೊಂಡ ಚಪ್ಪಲಿಗಳೇ ಚಾಡಿ ಹೇಳುವವಾಗಿ ಕಂಡವು.

ಪನ್ನೂ ಆಗದಿರಬಹುದು.

ಸಂತೋಷದ ವಿಷಯವೆಂದರೆ, ಕಾಲೋರಸುವಿನ ಮೇಲೆ ಬಿಟ್ಟ ಚಪ್ಪಲಿಗಳು, ದೂರದ ಸೋಘಾದಲ್ಲಿ ಕುಸಿದ ವೃಕ್ಷಿತದ ದೃಷ್ಟಿಯ ಎಲ್ಲೆಯಿಂದ ದೂರವಾಗಿರುತ್ತದೆ.

ತನ್ನಲ್ಲಿಯೇ ಕುಗ್ಗಿದ ಮುಜುಗರಪಡುವ ಆಕೆ ಸೋಘಾದ ಒಂದು ಬದಿಯ ತೋಳಿಗೆ ಅತುಕೊತು, ಯೋಚಿಸತೋಡಿಗಿದಳು. ಮೇಡಂ ಬರುತ್ತಲೇ ಎದ್ದನಿಂತು ಅವರನ್ನು ಇಂಗ್ಲಿಷ್‌ನಲ್ಲಿ ನಮಸ್ಕಾರ ಮಾಡಬೇಕೇ ಅಥವಾ ಹಿಂದಿಯಲ್ಲೇ?

ಇಂಗ್ಲಿಷ್‌ನಲ್ಲಿ ಅವಳು ದುರ್ಬಲಿಲ್ಲ. ಏನಾದರೂ ಹೊರತೆಯಿದ್ದರೆ, ನಾಲ್ಕನೇ ಮಹಡಿಯ ಮುಮ್ಮತಾಳ ಹಾಗೆ ವೇಗವಾಗಿ ಇಂಗ್ಲಿಷ್ ಮಾತನಾಡುವಾಗ ಭುಜ ಹಾರಿಸುವುದು, ಕಣ್ಣಿಗುಂದ್ದೆ ಹೊರಳಿಸುವುದು ಅವಳಿಗೆ ತಿಳಿಯದು.

ಮುಮ್ಮತಾಳನ್ನು ಒಂದು ದಿನ ಅವಳು ಕೇಳಿಯೂ ಬಿಟ್ಟಿದ್ದಳು. ಇಂಗ್ಲಿಷ್ ಸುಧಾರಿಸಿಕೊಳ್ಳಲು ಅವಳು ಏನು ಮಾಡಬೇಕು!

“ಮಿಲ್ಸ್ ಆಂಡ್ ಬೂನ್ಸ್‌ರ ರೋಮ್ಯಾಂಟಿಕ್ ನಾವೆಲ್‌ಗಳನ್ನು ಓದು” ಮುಮ್ಮತಾ ಸಲಹೆ ಕೊಟ್ಟಳು. ಸಲಹೆಯ ಜೊತೆಗೆ ‘ಮಿಲ್ಸ್ ಆಂಡ್ ಬೂನ್ಸ್‌ರ ನಾಲ್ಕೆಯು ರೋಮಾಂಚಕ ಕಾದಂಬರಿ ಗಳನ್ನು ಅವಳ ಕೈಯಲ್ಲಿ ಇಟ್ಟಿದ್ದಳು. ಅಮ್ಮನ ಕಣ್ಣ ತಪ್ಪಿಸಿ ತಪ್ಪಿಸಿ ಒಂದು ಕಾದಂಬರಿಯನ್ನು ಓದಿ ಮುಗಿಸಿದ್ದಳು ಅವಳು. ಆದರೆ ಎರಡನೆಯದರ ಪ್ರಟಿ ತರೆಯಲು ಸಾಧ್ಯವಾಗಲಿಲ್ಲ. ಹೊರ ರಕ್ಷಾಕವಚದ ಮಲೆ ಪ್ರೇಮಿಗಳ ಜೋಡಿಗಳ ಚಿತ್ರವನ್ನು ನೋಡಿ, ಮನೆಯಲ್ಲಿ ಅದನ್ನು ಕಂಡರೆ ಆಗುವ ರಂಪಾಟದಿಂದ ನಡುಕ ಉಂಟಾಯಿತು.

“ಫ್ರಿಂ ಥೂ! ಮಹಿಂದರೆಗೆಟ್ಟಿ ಇವಳ ಅಸಾಧ್ಯ ದ್ಯುರ್ಯು ನೋಡು! ಹಾಡೆ ಹಗಲು ಕಣ್ಣಿನೊಳಗೆ ಮೆಣಸು ನುರಿಯೋ ನಾಚಿಕೆಗೇಡಿಯನ್ನು! ಹೊತ್ತೊಳ್ಳಿ ನೀವು ಕಾರ್ಮಿಕರ ಕುಂಡೆ ಅಡಿಯ ಧೋತ್ರ ಒಗೀತಾ ಒಂದು ದಿನ ಈ ಕುಲಕಂಟಕಿ ಕುಟುಂಬದ ಮೂಗು ಕ್ರತರಿಸಿ, ಮರಿಯೋ ಕಡಾಯಿಯನ್ನು ನಿಮ್ಮ ಕೈಯಲ್ಲಿ ಹಿಡಿಸದಿದ್ದರೆ ನನ್ನ ಹೆಸರು ಉಮ್ಮಿಜಾಳೇ ಅಲ್ಲ. ಮುದಿಚಮುದ ಒಳಗೆ ಬೂಸಾ ತಂಬಿಸಿಕೊಳ್ಳು”

“ನೋಡಿ... ಚನ್ನಾಗಿ ನೋಡಿ... ಯಾವ ವೇದ ಪುರಾಣದ ಪರಣ ನಡೆದಿದೆ ಅಂತ...”

“ಅಯ್ಯೋ ಅಯ್ಯೋ... ಬೆತ್ತಲೆ ಪುಸ್ತಕಗಳು! ಬೆತ್ತಲೆ ಚಿತ್ರಗಳು! ಮುಟ್ಟಲಿಕ್ಕೆ ನಾಚಿಕೆಯಾಗುತ್ತದೆ...”

ಅಪ್ಪಾಚಿ ಹತಪ್ರಭರಾಗುವುದರ ಬದಲು ಸಂಯಮದಿಂದಿದ್ದರು.

“ವ್ಯಧ ಬೊಮ್ಮಡಾ ಬಾರಿಸ್ತಿದೀಯಾ. ಚಿತ್ರಗಳದೇನು? ಚಿತ್ರಗಳಿಂದ ಪ್ರಸ್ತಕಗಳು ಬೆತ್ತಲೆಯಾಗುತ್ತವೆಯಾ? ಓದೋ ವಯಸ್ಸು, ಓದಲಿಬಿಡು. ಏನಾದರೂ ಓದಲು ಬಯಸ್ತಿದಾಳ್ಳಲ್ಲ, ಅದು ಒಳ್ಳೆಯ ಸಂಗತಿ.”

“ಅಲ್ಲದೆ ಮತ್ತೆ ಅಶ್ಲೀಲವನ್ನು ಅನಾವರಣಗೊಳಿಸದೆ ಸುಂದರತೆಯ ಅನುಭವ ನೀಡುವುದು ಕಷ್ಟ. ನಗ್ನತೆ ಸುಂದರ ಎಂದಾಗಿದ್ದರೆ ಮನುಷ್ಯ ಸ್ವಯಂ ತನ್ನನ್ನು ಮುಚ್ಚಿಕೊಳ್ಳಲು, ವಸ್ತ್ರಗಳ ಅವಶ್ಯಕತೆಯಿದೆಯೆಂದು ಭಾವಿಸಿರಲಿಲ್ಲ.

“ಅಂತರಂಗವನ್ನು ನಾವು ತಿಳಿದುಕೊಳ್ಳಬಹುದು.”

“ಆದರೆ ಯಾವ ಅಂತರಂಗ ತನ್ನ ಅನುಭವ ಮತ್ತು ಮನನಗಳಿಂದ ಪರಿಷ್ಕರಣೆಯಾಳ್ಳಬಲ್ಲಂದೋ, ಅದರಲ್ಲಿಯೇ ಅರಿವು ಮೂಡುತ್ತದೆ. ಎಂದೆಂದಿಗೂ ಅದೇ ಸಾಧಿಯಾಗುವುದು.”

“ತಂದಿದ್ದಾಳೆ, ತಂದ ಮೇಲೆ ಓದಲಿ ಬಿಡು” ಪ್ರಸ್ತಕಗಳನ್ನು ಎದುರಿಗೆ ತಂದು ಕುಕ್ಕಲಾಯಿತು. ಮಿಲ್ಸ್ ಆಂಡ್ ಬೂನ್ಸ್‌ನ ಹೊಳಕು ಪ್ರಸ್ತಕಗಳನ್ನು ಅಪ್ಪಾಚಿ ಒಂದು ಕಡೆ ಸರಿಸಿದರು. “ನಾನು ಕೆಲವು ಪ್ರಸ್ತಕಗಳ ಹೆಸರು ಹೇಳೇನೇ. ಕಾಲೇಜ್ ಲೈಬ್ರರಿಯಿಂದ ಅವುಗಳನ್ನೂ ಓದು ಧೈರ್ಯದಿಂದ.”

“ಯಾವುದೇ ಭಾಷೆಯ ಪರಿಷ್ಕರಣ ಅದರ ಸಾಹಿತ್ಯವನ್ನು ಓದದೆ ಸಾಧ್ಯವಿಲ್ಲ.”

ಇಂಗ್ಲಿಷ್ ಬಗ್ಗೆ ಅಪ್ಪಾಚಿಯ ಮನೋಭಾವ ಅವಲಿಗೆ ಹೊಸತೇನೂ ಅಲ್ಲ. ಇಂಗ್ಲಿಷ್ ಬಗ್ಗೆ ಅವರಿಗೆ ಅಸಹನಯಿಲ್ಲ, ಇಂಗ್ಲಿಷ್‌ತನ ಅವರನ್ನು ಸಿಟ್ಟಿಬ್ಬಿಸುತ್ತದೆ. ಭಾರತೀಯ ಸಂಸ್ಕೃತ ಹಾಗೂ ಭಾರತೀಯ ಭಾಷೆಗಳನ್ನು ವೇಗವಾಗಿ ಅಳಿಸಿ ಹಾಕುವ ಇಂಗ್ಲಿಷ್‌ತನದ ವಿರುದ್ಧ ಅವರು ಅಣ್ಣಾ ಸಾಹೇಬರೂಡನೆ ಜಗಳವಾಡುತ್ತಿದ್ದರು. ಭಾಪ್ರಾ ರಕ್ಷಣೆಯ ದೃಷ್ಟಿಯಿಂದ ನಡೆಸುವ ದೇಶವ್ಯಾಪಿ ಆಂದೋಲನದ ಅವಶ್ಯಕತೆ ಇದೆಯೇ?

“ಗಾಂಧೀ-ಲೋಹಿಯಾ ಅಭಿಲಾಷೆ-ದೇಶಕ್ಕೊಂಡು ತನ್ನದೇ ಭಾಷೆ ಇರಬೇಕು.”

ಅಣ್ಣಾ ಸಾಹೇಬರು ಗೊಳ್ಳಿಂದ ನಕ್ಕು ಅಪ್ಪಾಚಿಯವರನ್ನು ನಿಶ್ಚಯಿಸಿದ್ದರು.

“ಒಂದು ವಿಷಯ ಹೇಳು ದೇವಿಶಂಕರ, ಬರಿದಾದ ಹೊಟ್ಟಿ ಹಾಗೂ ಭಾಷೆಗಳಲ್ಲಿ ನೀನು ಯಾವುದನ್ನು ಅರಿಸಿಕೊಳ್ಳುತ್ತಿರು?”

“ಆಂದೋಲನದ ಮಾತನ್ನಾಡುತ್ತಿದ್ದೀರುಲ್ಲವಾ ನೀನು? ಮುಟ್ಟಿಯಪ್ಪು ಇಂಗ್ಲಿಷ್‌ತನ ತಗೊಂಡು ನನಗೇನೂ ಚಿಂತೆಯಾಗೋದಿಲ್ಲ. ವ್ಯತ್ಯಾಸವಿರುವುದು ಇಲ್ಲಿ. ನಮಗೆ ಯಾವುದರೂಡನೆ ಹೋರಾಡಬೇಕಾಗಿದೆ, ಪ್ರಾಧಿಕರೆಯ ಆಧಾರದ ಮೇಲೆ ನಿಣಾಯ ತಗೋಬೇಕಾದ ಅವಶ್ಯಕತೆಯಿದೆ.”

“ಕಲೆ-ಸಂಸ್ಕೃತಿಯ ಹೋರಾಟವೂ ನಡೆಯಲೇ ಬೇಕು.”

೪೬ / ಆವಿಗೆ

ಸಂಕಟ ಸಾಮಾನ್ಯವಾದುದಲ್ಲ, ಅದಕ್ಕಾಗಿಯೂ ಅಲ್ಲ, ಇಂಗ್ಲಿಷ್ ಮತ್ತು ಇಂಗ್ಲಿಷ್‌ತನ ಸಮಾಜದಲ್ಲಿ ಶಿಕ್ಷಿತವಾಗಲಿಕ್ಕೆ ಹಾಗೂ ಸೂರ್ಯ-ಸುಧಾರಣೆಯಾಗಲಿಕ್ಕೆ ಪರಯಾರ್ಥ ಯವೂ ಆಗಿದೆ.

‘ಗುಡ್ ಮಾನಿಂಗ್ ಮೇಡಂ’ ಎಂಬುದೇ ಉಪಯುಕ್ತವಾದಿದೆ. ‘ಸುಪ್ರಭಾತ್’ ಲಾಡಿ ಎಳಿದ ಪಾಯಜಾರೂ.

ಒಮ್ಮೆಲೇ ಈ ಕಡೆ ಬರುತ್ತಿರುವ ಕಾಲ ಸಪ್ಪಳ ಸೋಫಾದ ಮೇಲೆ ಕುಳಿತ ಆಕೆಯನ್ನು ಜಾಗ್ರತ್ತಗೊಳಿಸಿತು. ಕೂತಲ್ಲಿಯೇ ಸ್ವಲ್ಪ ಮುಂದೆ ಜರುಗಿಕೊಂಡಳು. ಯಾಕೆಂದರೆ ಒಮ್ಮೆಲೇ ಏಳಲು ತಡವಾಗಬಾರದು. ದುಕುಡುಕಿ ಅನಿಸುತ್ತಿತ್ತು. ಕಾಂತಿ ಉಡುಗಿದ ಮುಖಿದ ಮೇಲೆ ಪ್ರಯಾಸಪೂರ್ವಕವಾಗಿ ಮುಗುಳ್ಳಗುವನ್ನು ಎಳೆದುತಂದಳು. ಮುಗುಳ್ಳಗೊಳಿಸಿದಂದಿಗೆ ನಾಲಗೆಯನ್ನು ಹೊರಳಿಸಿ ಅದನ್ನು ತೇವಗೊಳಿಸಿದಳು. ಮಧುರಗೊಳಿಸಿದಳು. ನಾಲಗೆ ಹೇಗೆ ತಿರುಗಿಸಿದರೆ ಹೊರಳಿಸಿದರೆ ಹಾಗೆ ಬಣ್ಣಕೊಡುತ್ತದೆ.

ಕಂತದ ಒಳಗಡೆಯೇ ‘ಗುಡ್ ಮಾನಿಂಗ್’ ವಿವಿಧ ದನಿ-ವರಿಳಿತಗಳಲ್ಲಿ ರಿಹಸ್‌ಲ್ ಮಾಡಿದಳು. ಬಹಳ ವೇಗವಾಗಿ ಮಾತನಾಡುವುದು ಹಿಚ್ ಎಂದು ಉಗುಳಿದ ಹಾಗೆ ಅಸಹ್ಯವಾಗಿರುತ್ತದೆ. ಮಂದಸ್ಕಿತದೊಂದಿಗೆ ಮಂದ ದ್ವಿನಿಯಲ್ಲಿ ‘ಗುಡ್ ಮಾನಿಂಗ್’ ಹೇಳಿದರೆ ಮೇಡಂ ಅವರನ್ನು ಪ್ರಭಾವಿತಗೊಳಿಸಬಲ್ಲದು.

ಚಪ್ಪಲಿಗಳು ಯಾವುದೇ ರೂಪ-ರೀತಿಗಳಲ್ಲಿರಲಿ, ಅವು ಕಾಲುಗಳಲ್ಲಿ ಇರುವುದೇ ಯೋಗ್ಯ. ಬರಿಗಾಲಿನಲ್ಲಿ ದೇಹದ ಬೆಸ್ನುಮರಿ ತನ್ನ ಸ್ಥಳದಿಂದ ಸರಿಯಲೊಡಗುತ್ತದೆ.

ಕೈ ಯಾವಾಗಲೂ ಆಡುತ್ತಲೇ ಇರುತ್ತೇವ ಆವಳವು. ಮಾತನಾಡುವಾಗ ಎಲ್ಲಿ ಕೈಗಳನ್ನು ಲತ್ತುವುದು ತಿರುಗಿಸುವುದರ ಆವಶ್ಯಕತೆ ಇರುವುದಿಲ್ಲವೋ, ಅಂಥಲ್ಲಿಯೂ ಅವಳ ಕೈಗಳು ಏಳುತ್ತ-ಬೀಳುತ್ತ ಇರುತ್ತವೆ. ‘ಗುಡ್ ಮಾನಿಂಗ್’ ಹೇಳುವಾಗ ಮೂರ್ವಿರ ಹಾಗೆ ‘ನಮಸ್ತೇ’ ರೀತಿಯಲ್ಲಿ ಕೈ ಜೋಡಿಸಬಾರದು. ಎಚ್ಚರಿಕೆಯಿಂದಿರಬೇಕು. ಅವರಿಗೆ ನಮಸ್ಕಾರಿಸುವಾಗ ಎರಡೂ ಕೈಗಳ ಬೆರಳುಗಳು ಒಂದು ಇನ್ನೊಂದನ್ನು ಹೆಣೆದುಕೊಂಡಿರಬೇಕು. ಹೆಣೆದುಕೊಂಡಿರಬೇಕು ಅಲ್ಲ, ಹೆಣೆದುಕೊಂಡಿರಲಿ, ಈಗಿನಿಂದಲೇ.

ಹೆಚ್ಚೆ ಸಪ್ಪಳ ಬೈರಿಕ್ಕಿನಲ್ಲಿ ಪ್ರವೇಶ ಮಾಡುತ್ತಲೇ ಅವಳು ಒತ್ತಿದ ಸ್ವಿಂಗ್‌ನಂತೆ ಜಿಗಿದೆದ್ದಳು. ಆದರೆ ಮರುಕ್ಕಣ ತನ್ನ ಕಾತರತೆಯನ್ನು ಅರಿತುಕೊಂಡು ಪುನಃ ಕುಳಿತಳು. ನೇಪಾಳಿ ನೌಕರ ಕೈಯಲ್ಲಿ ಟೇ ಹಿಡಿದು ಪ್ರವೇಶ ಮಾಡುತ್ತಿರುವುದು ಕಾಣಿಸಿತು.

ಸರಿ, ಇದೂ ಒಂದು ಟ್ರಿಯಲ್ ಆಯಿತು. ನಗುವನ್ನು ಹೇಗೋ ತಡೆದುಕೊಂಡಳು.

“ನೀರು.. ಶಾಬ್”

ಕಂತ ಒಣಗಿರುವುದನ್ನು ಒದ್ದೆ ಮಾಡಿಕೊಳ್ಳುವುದು ಆವಶ್ಯಕ ಅನಿಸಿತು. ನೀರನ್ನು

ಎತ್ತಿಕೊಂಡಳು ಅವಳು. ಬಾಯಿಗೆ ತಾಗಿಸುತ್ತಲೇ ವಿಸ್ತೃಯವಾಯಿತು-ಇಷ್ಟಾಂದು ಬಾಯಾರಿಕೆಯಾಗಿತೇ ಅವಳಿಗೆ?

ನೋಕರನು ಮರಳುತ್ತಲೇ ಯಾಕೋ ಬರಿಗಾಲು ತೊಂದರೆ ಕೊಡುತ್ತಿದ್ದಂತೆ ಭಾಸವಾಯಿತು. ಎದ್ದು ಹೋಗಿ ಚಪ್ಪಲೀ ಹಾಕಿಕೊಳ್ಳುವುದು ಒಳ್ಳೆಯದು. ಅರಮನೆಯಂತಹ ಭವ್ಯ ಬೈಲೆಕ್ಕಿನಲ್ಲಿ ನಿಂತುಕೊಂಡಾಗ ಅವಳ ಐದು ಪೂಟು ಓದೂವರೆ ಇಂಚು ಎತ್ತರದ ದೇಹ ಹೀಚಾಗಿ ನಾಲ್ಕುಪೂಟು ಆಗಿದೆಯೇನೋ ಅನಿಸಿತು. ನಿರ್ಣಯವಾಯಿತು. ಚಪ್ಪಲು ಒಂದೂವರೆ ಇಂಚು ಹಿಮ್ಮಡ ಇದ್ದಾದ್ದು ಸವೆದು ಮುಕ್ಕಾಲು ಇಂಚು ಎತ್ತರ ಉಳಿದರೂ, ಹಿಮ್ಮಡ ಮೇಲೇಳಲು ಬಹಳ ಸಹಾಯ ಮಾಡುತ್ತದೆ.

ಕಷ್ಟ ಏನೆಂದರೆ, ಈ ಕಡೆ ಅವಳು ಬಾಗಿಲಬಳಿ ಬಿಟ್ಟಿ ಚಪ್ಪಲೀ ಹಾಕಿಕೊಳ್ಳಲು ಹೋದಾಗಲೇ ಮೇಡಂ ಬೈಲೆಕ್ಕಿನೊಳಗೆ ಬಂದುಬಿಟ್ಟರೆ ಅವಳಿಗೆ ಘಜೀತಿಯಾಗುತ್ತದೆ.

ಕುಂಡಿ ಮಾಂಸಿಯ ಬಳಿ ಹಣಿದ ಕೊರತೆ ಇಲ್ಲ. ಕೊರತೆ ಇದ್ದರೆ ಅದು ಕಲಾತ್ಮಕ ಅಭಿರುಚಿಯದು. ಈ ಅಂತರವನ್ನು ಮೇಡಂ ಅವರ ಉತ್ತಮ ಅಭಿರುಚಿಯುಕ್ತವಾದ ಈ ಬೈಲೆಕ್ಕಿನಲ್ಲಿ ಕುಳಿತಾಗ ಅನುಭವಕ್ಕೆ ತಂದುಕೊಳ್ಳಬಹುದು.

ಸ್ವಿತಾಳ ಅಪ್ಪ ಮುಂಬಯಿಯ ಮಟಕಾ ದೊರೆ. ಲಕ್ಷ್ಯಾಂತರ ರೂಪಾಯಿ ವಿಚುಮಾಡಿ ಅವರು ತಮ್ಮ ಫ್ಲಾಗ್ ಟಿನ ಇಂಟೀರಿಯರ್ ಡೆಕಾರೇಶನ್‌ನ್ನು ಪ್ರಸಿದ್ಧ ಅಲಂಕಾರ ತಜ್ಞರಿಂದ ಮಾಡಿಸಿದ್ದಾರೆ. ಆದರೆ ಅವರ ಫ್ಲಾಗ್ ಟಿನ ಒಳಹೊಗುತ್ತಲೇ, ಹೊಗುತ್ತಿರುವುದು ಮನೆಯೊಳಗಲ್ಲ, ಡಿಪಾಟ್‌ವೆಂಟಲ್ ಸ್ವೋರಿನಲ್ಲಿ ಅನಿಸಿತೊಡಗುತ್ತದೆ.

ಅವಳ ಮನೆ ಹೇಗೆರಬಹುದು!

ಪ್ಲಾಸ್ಟರ್ ಒಡೆದ, ಚೂರಾದ ಹಂಚುಗಳ, ಯಾವುದೋ ಹಲೆಯ ಚಾಳಿನ ಎಂಟು ಬೈಲೆ ಎಂಟರ ಕೋಣೆ, ಅದರಲ್ಲಿ ಬಹುಶಃ ಬಂದು ಚಿಕ್ಕ ಕಿಡಕಿ ಕೂಡ ಇಲ್ಲ.

ಮನೆಯ ಸ್ವರೂಪ ಬದಲಾಯಿಸಬೇಕು ಅಂದರೆ ತನ್ನ ಓದು ಪೂರ್ತಿಯಾಗಬೇಕು.

ಮನೆ ಚಿಕ್ಕ ಚಿಕ್ಕ ಫ್ಲಾಗ್ ಟಿನ ರೂಪದಲ್ಲಿಯೂ ಇರಬಹುದು. ಇತ್ತೀಚಿಗೆ ಒಳ್ಳೆಯ ಮನೆಯ ಜನಗಳು ನೋಕರಿ ಮಾಡಬಲ್ಲ ಮಡುಗಿಯರನ್ನೇ ಮನೆಯ ಸೊಸೆಯರನ್ನಾಗಿ ಮಾಡಿಕೊಳ್ಳಲು ಕಾತರದಿಂದಿರುತ್ತಾರೆ. ದೊಡ್ಡ ನೋಕರಿ ಇದ್ದ ಹಾಗೆ, ಮಡುವಯ ಭವಿಷ್ಯ ಉಜ್ಜಲಿ! ಈಗ ಇಬ್ಬರಲ್ಲಿ ಒಬ್ಬರ ಸ್ಥಿತಿಯೂ ಜನ್ಮಾಗಿಲ್ಲ. ನಾಲ್ಕುನೆಯ ಮಹಡಿಯಲ್ಲಿರುವ ಮಮತಾಳ ಮನೆಯಿಂದ ಅವಳು ‘ಮಹಾರಾಷ್ಟ್ರ ಟೈಪ್ಸ್’ ಹಾಗೂ ‘ಇಂಡಿಯನ್ ಎಕ್ಸ್‌ಪೇಸ್’ ತಂದು ಓದುತ್ತಾಳೆ. ವಿವಾಹದ ಉದ್ದೇಶದಿಂದ ಹೊಡಲಾಗುವ ಜಾಹೀರಾತುಗಳಲ್ಲಿ ನೂರರಲ್ಲಿ ತೊಂಬತ್ತರಪ್ಪು ನೋಕರಿ ಮಾಡಬಲ್ಲ ಮಡುಗಿಯರಿಗೆ ಪ್ರಾಶ್ನೆ ಇರುತ್ತದೆ. ನಿರ್ಣಯ ಏನೆಂದರೆ, ಮಡುಗಿಯರ ಉತ್ತಮ ನೋಕರಿ ಪಡೆದು ಸ್ವಾವಲಂಬಿಯಾಗುವುದು ಅವರ ಉತ್ತಮ ವಿವಾಹಕ್ಕೆ ಪರ್ಯಾಯ ಮಾತ್ರ. ಜನ್ಮಾಗಿ

४८ / ಆವಿಗೆ

ನಗೆ ಬರುತ್ತದೆ ಅವಳಿಗೆ. ಹುಡುಗಿಯರೆಲ್ಲ ಸೇರಿಕೊಂಡು ಸಾಮೂಹಿಕ ರೂಪದಲ್ಲಿ ಇಂಥ ಜಾಹೀರಾತುಗಳ ವಿರುದ್ಧ ಪ್ರತಿಭಟನೆ ಮಾಡಬೇಕು. ವೈವಾಹಿಕ ಜಾಹೀರಾತುಗಳಲ್ಲಿ ತಕ್ಷಣ ಇಂತಹ ಅಸಂಬಧಗಳನ್ನು ಬಂದು ಮಾಡಬೇಕು ಎಂದು ಅವಳಿಗೆ ಎಷ್ಟೋ ಬಾರಿ ಅನಿಸಿದೆ. ಇದು ಸಾರಾಸಗಣಾಗಿ ಹುಡುಗಿಯರಿಗೆ ಮಾಡುವ ಅಪಮಾನ. ಹುಡುಗಿಯರು ಆಶ್ಚರ್ಯರವಾಗುವುದು ಯಾಕೆ ಅಂದರೆ ಅವರಿಗೆ ಬಂದು ಒಳ್ಳೆಯ ಮನೆ ಮತ್ತು ವರ ಸಿಗಬೇಕು ಎಂದು. ಸ್ವಾವಲಂಬಿಯಾದ ಹುಡುಗಿಯರಿಗೆ ಮನೆ ಮಾರು ಸಾಧಾರಣಾದ್ದು ಸಿಕ್ಕಿದರೂ ಅಂತರ ಏನಾಗುವುದು? ಮದುವೇನೇ ಆಗದಿದ್ದರೂ ತೊಂದರೆಯೇನಿದೆ? ನೌಕರಿ ಮಾಡಿಕೊಂಡು ಆರಾಮಾಗಿ ಇದ್ದರಾಯಿತು.

ಅಕ್ಕಸ್ವಾತ್ತಾಗಿ ಬೈತಕ್ಕಿನಲ್ಲಿ ಅರಳಿದ ಗುಲಾಬಿಗಳ ತರುಣ ಘಸಲು ನಳಗಳಿಸಿತು.

ಸುಗಂಧದ ತೆಳುವಾದ ಅಲೆಯೊಂದು ನಿಧಾನಗತಿಯಲ್ಲಿ ತೇಲುತ್ತ ಅವಳ ಬಳಿ ಸಾರಿದ ಅನುಭವವಾಯಿತು. ಅವಳು ಕಮಲದ ಎಲೆಯ ಹಾಗೆ ಕಂಪಿಸಿದಳು.

“ಗುಡ್ ಮಾನಿಂಗ್ ಮೇಡಂ” ಸ್ವರದಲ್ಲಿ ಅಪೇಕ್ಷಿತವಾದ ಮಾಧುರ್ಯವು ಅನಾಯಾಸವಾಗಿ ಮಿಳಿತವಾಗಿತ್ತು. ಏರಡೂ ಕೃಗಳ ಬೆರಳುಗಳು ಸರಿಯಾದ ರೀತಿಯಲ್ಲಿ ಅಪ್ಪಣೆಯಂತೆ ವರ್ತಿಸಿದವೆಂದು ಸಂತೋಷವಾಯಿತು.

“ವೆರಿ ವೆರಿ ಗುಡ್ ಮಾನಿಂಗ್... ನಮಿತಾ”

“ಬಹಳ ಚನ್ನಾಗಿ ಕಾಣ್ಣಿದೀಯ. ಚನ್ನಾಗಿ ತಯಾರಾಗಿ ಬಂದಿದೀಯ. ಕೊಳ್ಳೋ... ಕೊಳ್ಳೋ ಯಾಕೆ ನಿಂತಿದೀಯ?”

ಅವಳು ಧ್ಯಾಂಕೋಯು ಮತ್ತು ಧನ್ಯವಾದಗಳ ದ್ವಂದ್ವದಲ್ಲಿ ಸಿಕ್ಕಿದ್ದಳು.

“ಮನೆ ಹುಡುಕಲು ತೊಂದರೆಯಾಯಿತಾ?” ಸೋಫಾದಲ್ಲಿ ಕುಳಿತುಕೊಳ್ಳುತ್ತ ಅವರು ತಮ್ಮ ತೆರೆದ ಉದ್ದನೆಯ ಕೂದಲಿನಲ್ಲಿ ನಿಧಾನವಾಗಿ ಬೆರಳುಗಳನ್ನು ಆಡಿಸಿದರು— ಅದನ್ನು ಬಹಳ ಕಾಲದಿಂದ ಮುಟ್ಟಿಲೀಲ್ವೇನೋ ಎಂಬಂತೆ.

“ಇಲ್ಲ ಮೇಮ್. ಬಹಳ ಸುಲಭವಾದ ವಿಳಾಸ ನಿಷ್ಟು, ಎಲ್ಲಿಯೂ ಕೇಳಬೇಕಾದ ಅವಶ್ಯಕತೆಯೇ ಬೀಳಲ್ಲಿ. ಸರಿಯಾಗಿ ಹೇಳಿದ್ದಿರಿ ನೀವು. ಅದು ಪ್ರಯೋಜನಕ್ಕೆ ಬಂತು.” ಸಂಕೋಚ ಪಟ್ಟಕೊಳ್ಳುತ್ತ ಸೋಫಾದ ಅಂಚಿಗೆ ಕುಳಿತಳು.

ಅವರು ಅರಿತುಕೊಂಡರು. ತನ್ನತನವನ್ನು ಬೆರಿಸಿ ನವಿರಾಗಿ ಗದರಿಸಿದರು.

“ಆರಾಮಾಗಿ ಕೂತುಕೋಬಾರದಾ?”

ಸೋಫಾಗಳೋ ಅಥವಾ ಸ್ಟಿಂಗ್ ಹಜ್ಜಿದ ಮೆತ್ತೆಗಳೋ! ಹಿಂದಕ್ಕೆ ಸರಿದ ಕೂಡಲೇ ಹುಗಿದು ಹೋದಳು. ಮೇಲಕ್ಕೆತ್ತಿದ ಬರಿಗಾಲುಗಳು ಮನಸ್ಸಿಗೆ ಬೇಸರ ತಂದವು. ಈಗ ಅವಳಿಗೆ ತನ್ನ ಮೇಲೆಯೇ ಸಿಟ್ಟು ಬಂತು. ಸ್ವಾನಮಾಡುವಾಗ ಅವಳು ತನ್ನ ಕಾಲುಗಳಿಗೆ ಸಾಬೂನು ಹಜ್ಜಿದರೂ ಬ್ರೂನಿಂದ ಸರಿಯಾಗಿ ಯಾಕೆ ತಿಕ್ಕಲಿಲ್ಲ? ಸ್ಕೃತಾ ಒಮ್ಮೊಮ್ಮೆ ಕುಟುಂಬತ್ವಾ—“ಮೂಲ್ವಿ! ಕಾಲನ್ನು ಅಗಸನಿಗೆ ಕೊಡಬೇಕು ಅಂತ

ಇಟ್ಟಿದೀಯ? ಮುಖಕ್ಕಿಂತ ಹೆಚ್ಚಿಗೆ ಕಾಲಿಗೆ ಕನೆಹಾಕಿ ತಿಕ್ಕು...”

“ಎಷ್ಟೊಂದು ಬದಲಾದ ಹಾಗೆ ಕಾಣಿಸ್ತಿದೀಯಾ! ಆಪ್ತಾತ್ಮನ ಉದ್ದಿಗ್ನತೆಗಿಂತ ತುಂಬ ಭಿನ್ನ ಟ್ರೈನಿನಲ್ಲಿ ನಿಜವಾಗಿಯೂ ನಿನ್ನ ಬಳಿ ಟಿಕೆಟ್ ಇತ್ತಾ?”

ಗ್ರಹಿಸಿದಳು, ಉಕ್ಕುತ್ತಿರುವ ಮುಗುಳ್ಳಗೆಯನ್ನು ಒತ್ತಿಹಿಡಿದಳು.

“ಟಿಕೆಟ್‌ನೋ ಇತ್ತು ಮೇವ್... ಸೆಕೆಂಡ್ ಕ್ಲಾಸ್‌ದು ಇತ್ತು... ಹಾಗಾಗಿ ಮುಖ ಮಂಕಾಗೋಡು ಸ್ವಾಭಾವಿಕ ಅಲ್ಲವಾ?”

“ಹಾಂsss ಅವಶ್ಯವಾಗಿ ಸ್ವಾಭಾವಿಕವೇ, ಆದರೆ ರಹಸ್ಯವೇನೆಂದರೆ, ಟಿಕೆಟ್‌ಜೇಬಿನಲ್ಲಿ ಇರದೇ ಇದ್ದಾಗ ಮುಖಿದ ಮೇಲೆ ಆತ್ಮವಿಶ್ವಾಸಕ್ಕೆ ಕೊರತೆ ಇರೋದಿಲ್ಲ. ಆಗಲೇ ಟಿಕೆಟ್ ಇಲ್ಲದವರು ನಿಭರ್ಯವಾಗಿ ಹೊರಟುಹೋಗ್ತಾರೆ. ಮತ್ತು ಟಿಕೆಟ್‌ಇರೋವರನ್ನು ಟಿಕೆಟ್ ಚೆಕ್‌ರೂ ತಡೆಯುತ್ತಾರೆ. ಯಾಕೆ”

“ಹೊದು ಮೇವ್” ಏನೂ ಉತ್ತರ ಹೊಳೆಯಲ್ಲ. ಸಂದರ್ಭಸೂತ್ರ ಕ್ಷೇತ್ರಿಂದ ಜಾರಿಹೋಗಿತ್ತು.

“ಹೇಳು... ಏನು ಕುಡಿತೀಯಾ?”

“ವಿನಾದರೂ...”

“ಜಿಲ್ಲೆ ಬಿಯರ್...?”

ಅವಳು ಸ್ವಲ್ಪ ಸಂಕೋಚಗೊಂಡಳು.

“.....”

“ಕುಡಿದು ನೋಡು....”

“ಉಹೂಂ... ಇಲ್ಲ.... ಬೇಡ...”

“ಪರವಾಗಿಲ್ಲ, ಯಾವಕ್ಕೂ ಮಾಡದ ಕೆಲಸವನ್ನು, ಒಂದು ಬಾರಿ ಮಾಡಿ ನೋಡಬೇಕು” ಅವಳ ಹಿಂಜರಿಕೆಯನ್ನು ಅಲುಗಾಡಿಸಲು ನೋಡಿದರು.

“ಸಂಸ್ಕಾರದ ವಿಷಯ ಇದು ಮೇಡಂ! ಸಂಸ್ಕಾರದ ವಿರುದ್ಧ ನಿಲ್ಲವುದು ನನಗೆ ಸಹಜವಾದುದಲ್ಲ.” ಅಭಳು ನೌಕರಿಗಾಗಿ ಯಾವುದೋ ಮಾಲಿಕರನ್ನು ಭೇಟಿಯಾಗಲು ಬಂದಿದ್ದಾಳೆ ಎಂದು ಅವಳಿಗೆ ಅನಿಸುತ್ತಿರಲಿಲ್ಲ. ಏನಿದ್ದರೂ ಅವಳಲ್ಲಿ ತನ್ನತನ ಅನ್ನವುದಿದೆ ಸ್ವಭಾವದಲ್ಲಿ. ಟ್ರೈನ ಅನುಭವವು ಅವರ ವ್ಯವಹಾರವನ್ನು ವಿಚಿತ್ರವಾಗಿ ಭಾವಿಸಲು ಅವಕಾಶವೀಯಲಿಲ್ಲ.

ಮೇಡಂ ಅವಳ ಉತ್ತರದಿಂದ ಸಂತುಪ್ಪವಾದರು.

“ಸರಿ, ಹೇಳು... ಬಿಯರ್ನ ಬಾಟಲಿಯನ್ನು ಯಾವಾಗಲಾದರೂ ನೋಡಿದೀಯ?”

ನಗು ಹೊರಬೀಳಲು ಕೊಡಲಿಲ್ಲ ಅವಳು.

“ಅದನ್ನು ನೋಡಿದೇನೆ, ನನ್ನ ಸ್ನೇಹಿತೆ ಸ್ನಿತಾಳ ಷ್ರೀಜಾನಲ್ಲಿ.”

“ಹೇಗಿರ್ತದೆ?” ಕೇಳುತ್ತ ಅವರು ಗೊಳ್ಳಿಂದು ನಕ್ಕರು. “ನಿನ್ನನ್ನು ಬಹಳ ಓಡಿಸಿದೆ.

೨೦ / ಆವಿಗೆ

ಹೇಳು, ಏನು ಕುಡಿತೀಯಾ? ಚಹಾ, ಕಾಫಿ, ಕೋಲ್ಡ್ ಟ್ರಿಂಕ್... ಬಾಕಿದಕ್ಕಂತೂ ನೀನು ದೂರದಿಂದಲೇ ನಮಸ್ಕಾರ ಮಾಡಿಯು”

“ತಣ್ಣಿನದು....” ಅವಳು ನಿಶ್ಚಿತ ಸ್ವರದಲ್ಲಿ ಹೇಳಿದಳು.

“ತಣ್ಣಿನದರಲ್ಲಿ ಯಾವುದು?”

“ಧಷ್ಟಪ್ಪಾ ತಗೋತ್ತಿನಿ ಮೇಡಂ” ಮೇಡಂ ಅವರಲ್ಲಿ ಎಷ್ಟೊಂದು ಧೈರ್ಯವಿದೆ. ಹಾಗೆಯೇ ಇನ್ನೊಬ್ಬರ ಬಗೆಗೆ ಕಾಜಜಿಯೂ ಕೂಡ.

ಅವರು ಕುಳಿತಲ್ಲಿಂದಲೇ ನೇಪಾಳಿ ಮಡುಗನನ್ನು ಕೊಗಿದರು.

“ಬಹಾದುರ್...”

ಹೊರಗಿನಿಂದ ಬಹಾದುರ ತಕ್ಷಣ ಬಂದ. ಅವನಿಗೆ ಎರಡು ಗ್ಲಾಸ್ ಧರ್ಮಪ್ಪಾ ಹಾಗೂ ಜೊತೆಗೆ ಪೈನಾಪಲ್ ಪೆಸ್ಟಿ ತರುವಂತೆ ಅಪ್ಪಣಿ ಮಾಡಿದರು.

ಅವಳು ಸಂಕೋಚಿಸಿದಂ ವಿರೋಧಿಸಿದಳು.

“ಮನೆಯಿಂದ ನಾಷ್ಟ ಮುಗಿಸಿ ಬಂದಿದೇನೆ ಮೇಡಂ

“ಪೈನಾಪಲ್ ಪೆಸ್ಟಿ ತಿಂದುಕೊಂಡೆನೂ ಹೊರಟಿರಲ್ಕಿಲ್ಲ” ಅವರ ಆತ್ಮೀಯತೆಯಿಂದ ಎರಡನೆಯಬಾರಿ ಆದ್ರವಾದಳು.

ತುಟಿಗಳ ನಡುವೆ ಮೇಡಂ ವಾಸ್ತವಿನಿ ಚಿಕ್ಕದಾಗಿ ನಕ್ಕರು.

“ವಾಸ್ತವವಾಗಿ ನನಗೇನು ತಿನ್ನಬೇಕೆಂದು ಬಯಕೆಯಾಗುತ್ತದೆಯೋ, ಅದನ್ನೋ ನಾನು ಬೇರೆಯವರಿಗೆ ತಿನಿಸುತ್ತೇನೆ.” ತಮ್ಮ ತಿನಿಸಿನ ಖಯಾಲಿಯನ್ನು ಅವರು ಪ್ರಕಟಿಸಿದರು “ನೋಡುತ್ತಿದ್ದೀಯಾ?” ಅವರು ಎರಡೂ ಪಕ್ಕಾಗಳನ್ನು ತೆರೆದು ತೋರಿಸುತ್ತೆ ಅಗತ್ಯಕ್ಕಿಂತ ಹೆಚ್ಚಿಗೆ ಬೆಳೆದ ದೇಹದತ್ತ ಇಂಗಿತ ಮಾಡಿ ಹೇಳಿದರು—“ಹೀಗೆ ಹೆಚ್ಚುತ್ತಿರುವ ಮಾಂಸದ ಮಡಿಕೆಗಳು ನಾನು ವಾರದಲ್ಲಿ ಆರು ದಿನ ಕೇವಲ ಸೂಪ್ ಮೇಲೆಯೇ ಇರಬೇಕೆಂದು ಎಚ್ಚರಿಕೆ ಕೊಡುತ್ತಿದೆ.”

“ಏನು ಮಾಡಲಿ?” ಅನಿವಾರ್ಯತೆಯನ್ನು ಪ್ರದರ್ಶಿಸಿದರು ಅವರು. “ನಮ್ಮ ವೋಹಮ್ಮದ ಯಾಸಿನ ಸಾಹೇಬರ ಜಹಾಂಪನಾಹ” ಬೇಕರಿಯ ಉತ್ಸಂಪ್ರವಾದ ಪೆಸ್ಟಿ ನಾಲಗೆಯನ್ನು ನಿಯಂತ್ರಣಾದಲ್ಲಿ ಇರಗೊಡುವುದಿಲ್ಲ.”

ಮುಂದಿನ ಹೆಚ್ಚಿಯಲ್ಲಿ ಅವಳು ಮತ್ತಪ್ಪ ಆತ್ಮೀಯಳಾದಳು.

“ಹಾಗಾದರೆ ಮೇರ್, ಬೆಳಿಗ್ಗೆ ಮಾಡಿದ ನಾಷ್ಟದ ಶೋಕವನ್ನು ಮರಂತೇ ಬಿಡಬೇಕು.”

“ನನ್ ಅನುಮಾನ ತಪ್ಪಾಗಲಿಲ್ಲ. ನೀನು ಯೋಚಿಸಿದಂತೆಯೇ ಮಾತನಾಡುತ್ತಿಯಾ”

“ಹಾಗೆ ಮಾತನಾಡಬಾರದಾ ಮೇರ್.”

“ಸಾಮಾನ್ಯವಾಗಿ ಹಾಗೆ ಜನ ಮಾತನಾಡೋದಿಲ್ಲ”

ಅಂತರಂಗದಲ್ಲಿ ಏನೋ ಹಿಂಜರಿಕೆ. ಎಲ್ಲಿಯೋ ಸ್ವಲ್ಪ ಅನೌಪಜಾರಿಕ ಆಗುತ್ತ

ಬರುತ್ತಿಲ್ಲವಾ? ನಂತರ ಸ್ವಯಂ ಭರವಸೆ ತಂದುಕೊಂಡಳು. ತನ್ನ ಮನಸ್ಸಿನಿಂದೇನೂ ಬಡಬಡಿಸುತ್ತಿಲ್ಲ ತಾನು. ಕೇವಲ ಉತ್ತರ ಕೊಡುತ್ತಿದ್ದಾಳೆ ಅಪ್ಪು ಮಾತನಾಡುವುದು ಅವಶ್ಯಕ ಅಲ್ಲವಾ? ನೋಕರಿ ಕೇಳಲು ಬಂದಿದ್ದಾಳೆ ಅಲ್ಲಿಗೆ. ದಣಿಗೆ ಬೆಟ್ಟಿಗೆ ಯಾರಾದರೂ ನೋಕರಿ ಕೊಡುತ್ತಾರೂ? ಅವಳು ಬೆಳ್ಳಿದ ವಾತಾವರಣವೇ ಅವಳನ್ನು ಬಾಬಿಯೋಳಿಗಿನ ಕಪ್ಪೆಯಾಗಿಸಿದೆ. ಮೇಡಂ ಮನೆಯ ಭವ್ಯತೆ ಅವಳನ್ನು ಇನ್ನಷ್ಟು ದಿಗಿಲುಗೊಳಿಸಿದೆ. ಇಷ್ಟೇ, ಸೀರೆಗೆ ಘಾಲ್ ಹಚ್ಚುವುದರಿಂದ ಹಿಡಿದು ತೈಟಿಂಗ್ ವರೆಗೆ ಬೆರಳಿನ ಕೌಶಲವನ್ನು ಶೋರಿಸಿದಂತೆಯೇ, ಬೇರೆಯವರೊಡನೆ ಕೆಲಸ ಬೋಗಸೆಯ ಮಾತುಕತೆಯಲ್ಲಿಯೂ ಹಿಂದು ಮುಂದು ನೋಡುವವರಳ್ಲ ಎಂದು ಸ್ವಪ್ನಗೊಳಿಸಬೇಕು.

“ಏನು ಯೋಚಿಸುತ್ತಿದ್ದೀರೂ?” ಮೇಡಂ ಅವಳ ಗಾಬರಿಯನ್ನು ಅಥವ್ಯಾ ಮಾಡಿಕೊಂಡರು. “ಒಂದು ನಿಮಿಷ... ಒಂದು ಪ್ರೇನ್ ಮಾಡಿ ಬರ್ತೇನೆ” ಆಕಷಾತ್ಕಾರಿ ಏನೋ ನೆನಪಿಗೆ ಬಂದವರ ಹಾಗೆ ಮುಖ ಮಾಡಿ ಏಳುತ್ತ ತನ್ನ ವಜ್ರ ವಿಚಿತ ರಿಷ್ಪ್ ವಾಚ್ ಮೇಲೆ ಕಣ್ಣ ಹಾಯಿಸಿದರು. ಆದರೆ ಮರುಕ್ಕಣ ಒಳಗಿನಿಂದ ಬಹಾದುರ ಕ್ಯೆಯಲ್ಲಿ ಟ್ರೇ ಹಿಡಿದು ಪ್ರವೇಶ ಮಾಡುತ್ತಿರುವುದನ್ನು ಕಂಡು ತುಸು ತಡೆದರು.

“ಅಲ್ಲಿಯವರೆಗೆ ನೀನು ಪೆಸ್ತಿ ತಿನ್ನು, ನಮಿತಾ ನಾನು ಬಂದ ಮೇಲೆ ನಿನಗೆ ಕಂಪನಿ ಕೊಡ್ದೇನೆ.”

“ಇಲ್ಲ ಮೇರ್... ನೀವು ಬನ್ನಿ” ಅವಳು ಹಾಗೆ ಮಾಡುವುದೇ ಯೋಗ್ಯವೆಂದು ಭಾವಿಸಿದಳು.

“ವ್ಯಧ ಶಿಷ್ಟಾಜಾರದ ಅವಶ್ಯಕತೆಯಿಲ್ಲ.... ನೀನು ತಿನ್ನು” ಮೇಡಂ ತಿರುಗಿ ಒಳಗೆ ಹೋದರು.

ಮೇಡಂ ಅವರ ಈ ಎಲ್ಲೆಯವರೆಗಿನ ಆಶ್ರೀಯತೆ ಹಾಗೂ ಏನೋದಗಳಿಂದ ಅವಳಿಗೆ ಸ್ವಲ್ಪ ಸಂದೇಹ-ಭಯ ಉಂಟಾಯಿತು. ಇರಬಹುದು, ತಾನು ಚಿಕ್ಕಳೆಂದು ತಿಳಿದು ಹಾಗೆ ಮಾಡುತ್ತಿರಬಹುದು. ಅಥವಾ ಅವರು ಇಂಟರ್ವ್ಯೂ ಮಾಡುವ ಒಂದು ಬಗೆಯ ತಂತ್ರವು ಇಡಾಗಿರಬಹುದು. ನೋಡುವ, ಪರೀಕ್ಷೆಸುವ, ತೂಗುವ ಅಭಿಪ್ರಾಯದಿಂದ? ಪ್ರತಿಯೊಂದು ಪರಿಸ್ಥಿತಿಯಲ್ಲಿ ತನ್ನ ಅಂದಿನ ಲೋಕಲ್ ಗಾಡಿಯ ವ್ಯಾಪಕಲತೆಯನ್ನು ಅಳಿಸಿ ಹಾಕಬೇಕು. ತಾನು ಸಂಪೂರ್ಣ ಆತ್ಮವಿಶ್ವಾಸದಿಂದ ತುಂಬಿದ ಹುಡುಗಿಯೆಂಬ ಬಗ್ಗೆ ಅವರು ವಿಶ್ವಾಸ ಪಡುವಂತೆ ಮಾಡಬೇಕು. ಕರಿಣಾತಿಕರಿಣ ನೋಕರಿಗೂ ಅವಳು ಉಪಯುಕ್ತಳು ಎಂಬುದನ್ನು ಶೋರಿಸಬೇಕು. ತನ್ನ ಭಾಗ್ಯದ ಬರೆಹ ಹೇಗೆ ಬರೆದಿದೆಯೋ ಗೊತ್ತಿಲ್ಲ. ಈವರೆಗೆ ಅವರು ತನ್ನ ನೋಕರಿಯ ವಿಷಯವಾಗಿ ಏನನ್ನೂ ಕೇಳಲಿಲ್ಲ. ವಿಳಾಸವಿಲ್ಲದ ಲಕ್ಷೋಟೆಯ ಹಾಗೆ ಮರಳಿ ಕಳಿಸಬಹುದೆ”. ಬಹಳ ಆಸಯಿಟ್ಟುಕೊಂಡು ಬಂದಿದ್ದಾಳೆ ಅವರ ಬಳಿಗೆ. ಯಾವುದೇ ಕಂಪನಿಯಲ್ಲಿ ಇಂಟರ್ವ್ಯೂ ಕೊಡುವ ಮೊದಲ ಸಂದರ್ಭ ಇಡಾಗಿದೆ. ಅದೂ ಆಫೀಸಿನಲ್ಲಿ ಸಂದರ್ಶನ

೨೨ / ಆವಿಗೆ

ತೆಗೆದುಕೊಳ್ಳಬೇಕೆ ಮನೆಯಲ್ಲಿ ತೆಗೆದುಕೊಳ್ಳುವದು ಕಡಿಮೆ ವಿಚಿತ್ರದ್ದಲ್ಲ!

ಕುಡಿಯೋಡೆಯುತ್ತಿರುವ ಸಂಶಯದ ಎದುರು ಅವಳು ಗಟ್ಟಿಯಾಗಿ ನಿಂತಳು ಎಲ್ಲವನ್ನೂ ತಳ್ಳಿಹಾಕಿ.

ಸುಮ್ಮನೇ ಮರಳಿ ಕಳಿಸುವ ಉದ್ದೇಶವಿದ್ದದರೆ ಅವರು ಪೋನಿನಲ್ಲಿಯೇ ಜಾರಿಕೊಳ್ಳಬಹುದಿತ್ತು. ಮೊದಲ ದಜ್ರೆಯ ಡಬ್ಬಿಯಲ್ಲಿದ್ದ ಮಹಿಳೆ ಅವರೊಬ್ಬರೇ ಏನೂ ಆಗಿರಲಿಲ್ಲ. ಅವಳಿಗೂದಿಗಿದ ಸಂಕಟಕ್ಕೆ ಪ್ರತಿಯಾಗಿ ಅವರೇ ಯಾಕೆ ಉತ್ಸುಕತೆ ಶೋರಿದರು? ಮತ್ತು ಅವಳೂ ಅವರ ಸಹಾಯಕಾಗಿ ಪ್ರಯತ್ನ ಮಾಡಿದಳು? ಅಮ್ಮೆ ಮತ್ತೆ ಮತ್ತೆ ಅದೇ ವೇದವಾಕ್ಯ ಉಜ್ಜ್ವಲಿಸುತ್ತಾಳೆ. ವಂಶಪರಂಪರೆಯಿಂದ ಬಂದ ಶ್ರೀಮಂತರು ಶ್ರೀಮಂತರಾಗಿರುತ್ತಾರೆ ಅಷ್ಟೇ. ಅವರಿಗೆ ಇನ್ನೊಬ್ಬರ ಮೇಲೆ ಸವಾರಿ ಮಾಡುವುದಕ್ಕೇ ಗೊತ್ತು! ವಾಸ್ತವವಾಗಿ ಅವಳ ಈ ಮಾತನ್ನು ನಿಜಮಾಡುವ ಸ್ವಷ್ಟ ಉದಾಹರಣೆಯಾದ ಕುಂತಿ ವಾಾಂಸಿಯಂ ಕಡೆ ಅವಳ ಗಮನ ಯಾಕೆ ಹರಿಯುವುದಿಲ್ಲವೋ! ಲಕ್ಷ್ಯಕೊಟ್ಟರೂ ಯಾಕೆ ಅಮ್ಮೈನಿಗೆ ಇವೆಲ್ಲ ಅರ್ಥವಾಗುವುದಿಲ್ಲ?

“ಒಹ್.... ಏನ್ನಾಡ್ತಾ ಇದೀಯಾ ನಮಿತಾ? ನೀನು ಪೆಸ್ಟಿಗೆ ಇನ್ನೂ ಕೈಯನ್ನೇ ಹಚ್ಚಲಿಲ್ಲವಾ? ಸರಿ, ಎತ್ತಿಕೊಂಡ್ಲೇಟು? ಅವಶ್ಯಕತೆಗಿಂತ ಹಚ್ಚಾಗಿ ಹಿಂಜರಿತೀಯಾ” ಅವಳು ಹಾಗೆಯೇ ಕುಳಿತದ್ದು ನೋಡಿ ಅವರು ಮೆಲ್ಲನೆ ಗದರಿಕೊಂಡರು.

ವಿಧೇಯತೆಯಿಂದ ಅವಳು ಟಿಪಾಯಿಯ ಮೇಲಿಟ್ಟದ್ದ ತ್ರೇಯನ್ನು ಎತ್ತಿ ಅವರ ಎದುರು ಹಿಡಿದಳು.

“ನೀವು ತೆಗೆದುಕೊಳ್ಳಿ. ಪಡ್ಡ ಮಾಡದೇ ಇರುವುದಕ್ಕೆ ಸಂಜೆ ಸೂಪ್ ಕುಡಿದುಬಿಡಿ.” ಅವರು ಗಹಗಹಿಸಿ ನಕ್ಕರು.

“ನೀನು ಅದೇ ತ್ರೇನಿನ ಹುಡುಗಿ ನಮಿತಾ ಅಂತ ಅನಿಸೋದೇ ಇಲ್ಲ”

“ಇರಲಿ. ನನ್ನಿಂದಲೇ ಮೊದಲಾಗಲಿ. ಗಾಡಿಯನ್ನಂತೂ ಬಿಡುವುದಿಲ್ಲ...” ಅವರು ಬಂದು ಪ್ಲೇಟ್ ಎತ್ತಿಕೊಂಡು ಇಟ್ಟರು.

“ನಿನ್ನ ತಂದೆಯವರ ಆರೋಗ್ಯ ಹೇಗಿದೆ?”

ಅವರಿಗೆ ಎಲ್ಲವೂ ನೆನಪಿದೆ ಅಲ್ಲ ಸಮಯದ ಭೇಟಿಯಾದರೂ, ಹಿತವೆನಿಸಿತು.

“ಹಾಗೆಯೇ ಇದಾರೆ ಮೇರ್ಮಾ?” ಅನಾನಸ್ ಪೆಸ್ಟಿ ಏಕದಂ ತಾಚಾ ಮತ್ತು ರುಚಿಕರವಾಗಿದೆ. ಡಬ್ಬಿಯಲ್ಲಿ ತುಂಬಿಟ್ಟ ತುಳಾಕು ಅನಿಸುವುದೇ ಇಲ್ಲ.

ಅರ್ಥ ಪೆಸ್ಟಿ ತಿಂದು ಅವರು ಪ್ಲೇಟನ್ನು ಟಿಪಾಯಿ ಮೇಲಿಟ್ಟು ಸರಿಸಿದರು. ಅವಳಿಗೆ ತಿನಿಸುವ ಉದ್ದೇಶದಿಂದಲೇ ತಾವೂ ತಿನ್ನಲು ಅವರು ಸಿದ್ಧರಾದರೇನೋ ಅನ್ನವಂತೆ.

“ಹಾಗೇನಿಲ್ಲ ಮೇಡಂ, ನೀವು ನಿಮ್ಮ ಮೇಲೆ ಸಾಕಷ್ಟು ನಿಯಂತ್ರಣ ಇಟ್ಟುಕೊಂಡಿರಿ” ಅವಳು ಪ್ರಶಂಸೆಯ ಭಾವನೆಯಿಂದ ಅವರನ್ನು ನೋಡಿದಳು.

“ಹಾಂ, ಮುಂದೂ ಪಡ್ಡ ಮುರಿಯಲು ಜೀವಂತವಾಗಿ ಇರಬೇಕಲ್ಲ...”

ಈಗ ಅವರೊಬ್ಬರೇ ನಗಲಿಲ್ಲ. ಅವಳೂ ಕೂಡ ಸಂಕೋಚ ಶ್ರೀಜಿಸಿ ಅವರಿಗೆ ಸಹಕರಿಸಿದಳು.

ನಗು ನಿಂತಮೇಲೆ ಅವರೇ ಧರ್ಮಪ್ರಾ ಗ್ರಾಹ್ ಎತ್ತಿಕೊಂಡರು. ಧರ್ಮಪ್ರಾ ಗ್ರಾಹ್ ತುಟಿಗಿಟ್ಟು, ಗುಟುಕು ಗುಟುಕಾಗಿ ಕುಡಿಯುತ್ತ ಅವಳು ಪೆಸ್ತಿ ತಿನ್ನಪುದನ್ನು ನೋಡತ್ತೊಡಗಿದರು.

ಸರಿ, ಅವಳು ಸ್ವಲ್ಪ ಅಸಹಜತೆಯನ್ನು ಅನುಭವಿಸಿದಳು. ಅವಳು ತಿನ್ನವಾಗ ಯಾರಾದರೂ ದುರುಗುಟ್ಟಿ ನೋಡುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಕುಂತಿ ಮಾಂಸಿ ಕೂಡ ಹೀಗೆಯೇ ಮಾಡುತ್ತಾರೆ. ಮೇಲ್ಮೀಚಾರಣೆ ಮಾಡುತ್ತಿದ್ದರೇನೋ, ಷ್ಟೇಚ್ ಮುಗಿಸುತ್ತಾಳೋ, ಇಲ್ಲ ಸ್ವಲ್ಪ ಉಳಿಸುತ್ತಾಳೋ ಎಂಬುದನ್ನು ನೋಡುವ ಹಾಗೆ. ಕೆಣ್ಣಿಕೊನೆಯಲ್ಲಿ ಅವರಕ್ಕೆ ನೋಡಿದಾಗ ತಾನು ತಪ್ಪಾಗಿ ತುಲನೆ ಮಾಡುತ್ತಿದ್ದೇನೆ ಅನಿಸಿತು ಅವಳಿಗೆ. ಮೇಡಂ ದೃಷ್ಟಿಯಲ್ಲಿ ಅಂತರವಿದೆ. ಅವರು ಇರಿಯುವ ಹಾಗೆ ನೋಡುತ್ತಿಲ್ಲ. ಬದಲಿಗೆ ಅವಳ ಕೂಡಲು, ಕೆನ್ನೆ, ಕುತ್ತಿಗೆ ಇವುಗಳನ್ನೇಲ್ಲ ಸೌಂದರ್ಯ ಪರೀಕ್ಷೆಕರ ಕೆಣ್ಣಿನಿಂದ ಅಳೆಯುತ್ತಿದ್ದರೇನೋ ಅನಿಸಿತು. ಸ್ವರ್ಥ ಮಾಡದೆಯೇ ಯಾರೋ ಅವಳನ್ನು ಮುಟ್ಟಿ ನೋಡುತ್ತಿದ್ದರೇನೋ ಎಂಬಂತಹ ಅನುಭವ ಅವಳಿಗಾಯಿತು.

“ನಿನ್ನ ತಂದೆಯವರು ನೋಕರಿ ಮಾಡುತ್ತಿರೋದು ಎಲ್ಲಿ?” ಈಗ ಅವರು ಬಹುಶಃ ಬಲಗಿವಿಯ-ಕೆಣ್ಣಿನ ಕೊನೆಯನ್ನು ಸ್ವರ್ಥಿಸುತ್ತಿದ್ದಾರೆ.

“ಮಾಡುತ್ತಿದ್ದರು... ‘ಬಿಟರ್ವ್ ಗ್ರಾಹ್’ ನಲ್ಲಿ.”

“ಓಹ್... ಅದೇ ಚಿಕ್ಕ ಚಿಕ್ಕ ಅಲಂಕಾರದ ಚೈಲ್ಸ್ ತಯಾರು ಮಾಡುತ್ತಲ್ಲ...”

“ಹಾಂ... ಹೌದು.”

“ಘ್ಯಾಕ್ರಿ ಎಲ್ಲಿದೆ?”

“ವಿಕ್ಸೋಲಿಯಲ್ಲಿ” ಇದನ್ನೇಲ್ಲ ಕೇಳಬೇಕಾದ ಅವಶ್ಯಕತೆ ಇದೆಯೇ, ಬಹುಶಃ ಗೊತ್ತಿರಲಿಕ್ಕಿಲ್ಲ.

“ವಿಕ್ಸೋಲಿಯಲ್ಲಿ ಯಾವ ಸ್ಥಳದಲ್ಲಿ?”

“ಪವಯಿ ಲೇಕ್ ಇರುವ ರಸ್ತೆಯಲ್ಲಿ ಸ್ವಲ್ಪ ವೇದಲಿಗೇ.”

ಮೇಡಂ ನೋಕರಿಯ ವಿಷಯವನ್ನು ಎತ್ತುತ್ತಲೇ ಇಲ್ಲವಲ್ಲ, ಯಾಕೆ?

“ಯಾವ ಹುದ್ದೆಯಲ್ಲಿದ್ದರು?”

“ಭಟ್ಟಿ ಸುಪರಬ್ಜರ್! ಕೆಲಸಗಾರ ಸಂಪದ ಮಹಾಕಾರ್ಯದರ್ಶಿ ಇದ್ದರು ನಮ್ಮ ತಂಡೆ.”

ತನ್ನ ಪರಿಚಯದ ಮೇಲೆ ಬಹುದೊಡ್ಡ ಪೇಪರ್ ವೇಚ್ ಇಟ್ಟದ್ದೇನೆ ಅನ್ನಿಸಿತು ಅವಳಿಗೆ.

೧೪ / ಆವಿಗೆ

“ಓ.... ತ್ರೀಡ್ ಯೂನಿಯನ್? ಹದಿನೆಂಟು ತಿಂಗಳುಗಳವರೆಗೂ ನಡೆದ ಬಟ್ಟೆಮಿಲ್ಲಿಗಳ ನೌಕರರ ಆತ್ಮಫಾಲುಕ ಹರತಾಳವನ್ನು ಯಾರು ಮರೆಯಲು ಸಾಧ್ಯ? ಹತ್ತು ಕಿಲೋಮೀಟರ್ ಉದ್ದದ ಮರವಣಿಗೆ ತೆಗೆದಿದ್ದರು ಕೂಲಿಕಾರರು! ಲಂಡನ್‌ನ ಪಶ್ಚಿಮಾತ್ತಾ ಜಿತ್ತೆಗಳನ್ನು ಪ್ರಕಟಿಸಿದ್ದವು. ಅದಕ್ಕೆ ತಲೆಬರಹ ನೀಡಲಾಗಿತ್ತು ‘ಪಿಶ್ಚದ ಎಂಟನೆಯ ಆಶ್ಚರ್ಯ!?’”

ಮೇಡಂ ಈ ಟಿಪ್ಪಣಿಯನ್ನು ಪ್ರಶಂಸಾಭಾವದಿಂದ ಮಾಡುತ್ತಿಲ್ಲ, ಬದಲಾಗಿ ತಿರಸ್ಥಾರದಿಂದ ಮಾಡುತ್ತಿದ್ದಾರೆ ಎಂದು ಅವಳಿಗೆ ಅನಿಸಿತು. ಇಂಥ ಮೂಲ್ಯಾತನವನ್ನು ಮಾಡುತ್ತಾರೆ ಜನ, ತಮ್ಮ ಅಸ್ತಿತ್ವಕಾಗಿ ಮಾಡುತ್ತಾರೆ—‘ಆತ್ಮಫಾಲುಕ’ ಶಬ್ದದ ಬಗೆಗೆ ಹೆಚ್ಚು ಒತ್ತು ಕೊಟ್ಟರು ಅವರು. ಅದು ಇಂಗ್ಲೀಷ್ ಶಬ್ದದ ನಿಲ್ಲವಿಕೆಯ ಹಾಗಿನದಲ್ಲ.

ಬಿ.ಬಿ.ಸಿ. ಬಹಳ ಮೋಜಿನ ಅವಕಾಶವಾಗಿ ಇದನ್ನು ಬಳಸಿಕೊಂಡಿತು. ಲಾಕ್‌ಟೆಟ್ ಮಾಡಿದ್ದ ಕೂಲಿಕಾರರು ಹಸಿವಿನಿಂದ ಚಡವಡಿಸುವುದನ್ನು. ಬೆತ್ತಲೆ ಮುಕ್ಕಳು ರಸ್ತೆಯಲ್ಲಿ ಗಾಡಿಗಳನ್ನು ನಿಲ್ಲಿಸಿ ನಿಲ್ಲಿಸಿ ಬಿಕ್ಕೆ ಬೇಡವುದು ಕಾಣಿಸಿತು... ಕೆಲವು ಮನೆಗಳಲ್ಲಿ ಜೀವನದ ಬಗೆಗೆ ಬೇಸ್ತೆ ಹೆಂಗಸರು ಕೊರಳಿಗೆ ಉರುಳು ಹಾಕಿಕೊಂಡು ತೂಗಾಡಿದರು...

“ನನಗೆ ಇಂಥ ಕಾರ್ಮಿಕ ನಾಯಕರ ಬಗೆಗೆ ತಿರಸ್ಥಾರವಿದೆ... ಪರಮಪೂಜ್ಯ ಅಣ್ಣ ಸಾಹೇಬರ ಬಗೆಗೆ, ಮೊದಲದಜ್ಞ ಯ ತಲೆತಿರುಕ ಮನುಷ್ಯ ಅವನು. ಕೊಲೆಗಡುಕ...”

“ಎಲ್ಲ ಮಿಲ್ಲಿಗಳನ್ನೂ ಬಂದ್ರ ಮಾಡಿಸಿದನು. ದೇಶದ ಉದ್ಯೋಗದ ಸೋಂಟ ಮುರಿದ. ಈಗಲೂ ಮತ್ತೆ ಮುರಿಯುವ ಪ್ರಯತ್ನದಲ್ಲಿ ತೊಡಗಿದ್ದಾನೆ. ಇನ್ನೂ ಮುಚ್ಚು ಇಳಿಯಲ್ಲಿ ಅವನಿಗೆ. ಸ್ವಯಂ ಹಸಿದು ಮಲಗಿರಲಿಕ್ಕಿಲ್ಲವಲ್ಲ ಅವನು...”

ಅವಳಿಗೆ ಮೇಡಂ ಅವರ ನಿರಗ್ರಾ ಆಕ್ರೋಶ ಚುಚ್ಚಿತು. ಸ್ವಯಂ ತನ್ನನ್ನು ಪ್ರಯತ್ನಪೂರ್ವಕವಾಗಿ ಸಂಯಮದಲ್ಲಿಟ್ಟಕೊಳ್ಳತ್ತ, ವಿನಮ್ಮವಾಗಿ ಪ್ರತಿವಾದ ಮಂಡಿಸಿದಳು ಅವಶು.

“ಕಾರ್ಮಿಕರ ಹೋರಾಟದಲ್ಲಿ ಸಮಾಜದ ಪಾಲು ಏನೂ ಇಲ್ಲವಾ ಮೇಡಂ? ನಾವೆಲ್ಲ ಸಂವೇದನಾರಹಿತರಾಗಿ ಸಮಾಜದಲ್ಲಿ ನಪುಂಸಕರಾಗಿ ಬದುಕಿದೇವೆ ಎಂದು ಅಪ್ಪಬಿ ಹೇಳಿದ್ದರು. ಒಮ್ಮೆ ಸಮಾಜದ ಅನ್ಯವರ್ಗಗಳು ಕಾರ್ಮಿಕರ ಹೋರಾಟವನ್ನು ತಮ್ಮ ಮೂಲಭೂತ ಹಕ್ಕಿನ ಹೋರಾಟವೆಂದು ತಿಳಿದುಕೊಂಡಿದ್ದರೆ, ಮತ್ತು ಅದನ್ನು ಪ್ರಬಲವಾಗಿ ಸಮರ್ಥ ಸಿದ್ದರೆ, ಹದಿನೆಂಟು ತಿಂಗಳುಗಳಷ್ಟು ದೀರ್ಘಕಾಲ ಎಳೆದ ಆ ಲಾಕ್‌ಟೆಟ್ ಎಂದೂ ವಿಪುಲವಾಗುತ್ತಿರಲಿಲ್ಲ; ಅಷ್ಟೇಂದು ಉದ್ದ ಆಗ್ನೋ ಇರಲಿಲ್ಲ. ಒಂದು ಅರ್ಧತವಾದ ಹೋರಾಟ ಪ್ರಾರಂಭಿಸಬೇಕು, ಅದರಲ್ಲಿ ಕಾರ್ಮಿಕರ ಬೇಡಿಕೆಗಳ ಬಗೆಗೆ ಸಹಾನುಭೂತಿಯಿಟ್ಟಕೊಂಡಿರುವ ಸಮಾಜದ ವಿಭಿನ್ನ ವರ್ಗಗಳ ಜನರು ಪಾಲುಗೊಳಿಸ್ತೋ ಹಾಗೆ ಆಗಬೇಕು ಎಂಬುದು ಅಣ್ಣ ಸಾಹೇಬರ ವಿಚಾರವಾಗಿತ್ತು.

ಆದರೆ ಅದಕ್ಕೆ ಪ್ರತಿಯಾಗಿ ಸಮರ್ಥನೆ ಸಿಗಲೇ ಇಲ್ಲ.”

“ಹೋರಾಟದಲ್ಲಿ ಭಾಗವಹಿಸೋ ವಿಚಾರ ನನಗೆ ಗೂತ್ತಿಲ್ಲ. ಆದರೆ ಜನ ಸಹಾಯ ಮಾಡಿದರು. ಮುಂಬಯಿಯ ರಸ್ತೆಯಲ್ಲಿ ಹೋಗುವ ವೃಕ್ಷಗಳೆಲ್ಲರೂ ಕಾರ್ಮಿಕರಿಗಾಗಿ ತಮ್ಮ ಜೀಬನಿನಿಂದ ಸ್ವಲ್ಪಲ್ಲಾ ಸ್ವಲ್ಪ ತೆಗೆದು ಕೊಟ್ಟವರೇ. ಆದರೆ ಎಲ್ಲಿಯವರೆಗೆ ಎಂಬುದೇ ಪ್ರಶ್ನೆ! ಮನೆಹಾಳು ಮಾಡಿಕೊಂಡು ತಮಾಶೆ ನೋಡೋಂದು ಸಾಧ್ಯವಿಲ್ಲ. ಪ್ರತಿಯೊಂದು ವರ್ಗದ ಪ್ರತಿಯೊಂದು ಮನೆಯ ವೃಕ್ಷಗೂ ತಮ್ಮದೇ ಮಿತಿಗಳಿರುವೆ.

ಮೇಡಂ ಸ್ವಲ್ಪ ಮೊತ್ತು ತಡೆದು ಅಂದರು.

“ಯಾಕೆ... ನಿನ್ನ ಅಪ್ಪಾಜಿ ಈ ತಲೆತಿರುಕ ಮುಂದಾಳುವಿನ ಅನ್ಯ ರಹಸ್ಯಗಳನ್ನು ನಿನ್ನದುರು ಪ್ರಸ್ತುತಪಡಿಸಲೇ ಇಲ್ಲವಾ? ಗೋದ್ರೇಜ್‌ದಲ್ಲಿ ಲಾಕ್ ಡೈಪ್ ಅಯ್ಲ್ಲಿ, ಆ ಸಂದರ್ಭದಲ್ಲಿ ಈ ಹುಣ್ಣಮನುಷ್ಯ ಎನ್‌.ಪಿ. ಗೋದ್ರೇಜ್ ಮತ್ತು ಅವರ ಸೋಸೆಯ ಮೇಲೆ ಕ್ಯೇಮಾಡಿದ್ದು.”

“ಅಪ್ಪಾಜಿಯವರ ಹೇಳಿಕೆಯೇನೂಂತಂದೆ. ಅಣ್ಣಾ ಸಾಹೇಬರ ಮೇಲೆ ತಮ್ಮ ಕಲಂಕ ಹೊರಿಸಲಾಗಿತ್ತು ಅವರು ಅಷ್ಟೊಂದು ಅವಿವೇಚ ಆಗಿರಲಿಲ್ಲ.... ನಂತರ ಅವರು ನಿದೋಂಷಿಗಳಿಂದು ಸಿದ್ಧವಾಯಿತಲ್ಲ!”

“ಇರಲಿಬಿಡು... ನಿನ್ನ ಕುಟುಂಬ ಹೇಗೆ ನಡಿತಾ ಇದೆ ಅದನ್ನು ಹೇಳು. ಲೋಕಲ್‌ನಲ್ಲಿ ಬರುವಾಗ ನೀನು ಕೆಲವು ಸಂಗತಿ ಹೇಳಿದ್ದೆಯಲ್ಲ...”

ಅವಳು ಉದಾಸಣಾದಳಿ.

“ನಡಿತಾ ಇಲ್ಲ.. ಎಳಿತಾ ಇದೆ.”

ಅವಳ ನಾಲಗೆಯ ಮೇಲೆ ಸಂಭಾಳಿಸಿಕೊಂಡರೂ ಸಂಭಾಳಿಸಲಾಗದ ಕಷ್ಟಗಳ ಯಾತನೆಯ ಆಳವಾದ ಗಾಯ ಬಿರಿದು ಹರಿಯತೋಡಿತು...

.....ಹಂಗಾಮು ನೊಕರರನ್ನು ಕಾಯಂಗೊಳಿಸಲು ಮತ್ತು ಮಜದೂರ ಆಕ್ಷೇನಂತೆ ಅವರಿಗೆ ಮೂಲಭೂತ ಸೌಲಭ್ಯಗಳನ್ನು ದೇರಕಿಸಿಕೊಡುವ ಉದ್ದೇಶದಿಂದ, ಸುಮಾರು ಒಂದೂವರೆ ವರ್ಷಗಳಷ್ಟು ಹಿಂದೆ ಅಪ್ಪಾಜಿ ಆಡಳಿತ ನೀತಿಯ ವಿರುದ್ಧ ‘ಬಿಟರಮ್ ಗ್ಲಾಸ್’ನಲ್ಲಿ ಹರತಾಳಕ್ಕೆ ಕರೆ ಕೊಟ್ಟಿದ್ದರು. ಒಂಬತ್ತು ದಿನಗಳವರೆಗೆ ನಡೆದ ಈ ಹರತಾಳದ ಪರಿಣಾಮ ಮಾಲಿಕರ ಮೇಲೆ ಯಾವುದೇ ರೀತಿಯ ಅನುಕೂಲಕರ ಪರಿಣಾಮ ಬೀರಲೇ ಇಲ್ಲ. ಅವರು ಈ ಮಹತ್ವಪೂರ್ಣ ವಿಷಯದ ಮೇಲೆ ವಿಚಾರ ವಿಮರ್ಶೆ ಮಾಡಲು ತಯಾರಾಗಲೂ ಇಲ್ಲ, ಯಾವುದೇ ರೀತಿಯ ಒಪ್ಪಂದಕ್ಕೂ ಸಿದ್ಧವಾಗಲಿಲ್ಲ. ಭಟ್ಟಿಯಲ್ಲಿ ಬೆಂಕಿ-ಹೊತ್ತಿಸುವ ಹಂಗಾಮು ನೊಕರರ ಪರವಾಗಿ ಅಪ್ಪಾಜಿ ಬೇರೆ ದಾರಿಕಾಣದೆ, ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರ ಮಾಡಿದರು. ಘೃಕ್ಕರಿಯ ಗೇಟ್ ಬಳಿ ಸತ್ಯಾಗ್ರಹ ಶುರುಮಾಡಿದ ಮೂರನೆಯ ದಿನ

ಆಗಿತ್ತು. ನನುಕಿನಲ್ಲಿ ವಿಸರ್ವಣನೆಗೆಂದು ಅವರು ನೇವಲ್ ಡಾಕ್ ಯಾರ್ಡ್ ಹಿಂಬದಿಯ ಅಡವಿಗೆ ಹೋದರು. ಅವರ ಹಿಂದೆ ಯಾರೋ ಹೊಂಚು ಹಾಕುತ್ತಿದ್ದರೆಂದು ಅವರಿಗಾದರೂ ಏನು ಗೊತ್ತು? ಕೊಲೆಪಾತಕ ಅವರ ಬೆನ್ನು ಹಿಂದೆ ಹರಿತವಾದ ಜೊರಿಯಿಂದ ಅವರ ಮೇಲೆ ಪ್ರಾಣಫಾತಕ ಪ್ರಹಾರ ಮಾಡಿಯೇಬಿಟ್ಟಿ. ಆರ್ಥನಾದ ಮಾಡುತ್ತ ಅಪ್ಪಾಜಿ ಅಲ್ಲಿಯೇ ಕುಸಿದುಬಿದ್ದರು. ಕಲ್ಲು ಕುಟುಂಬ ಮತ್ತಿನಾನ ಕಾವಲುಗಾರ ಪಾಂಡುರಂಗ ಅಪ್ಪಾಜಿಯ ಕಾಗು ಕೇಳಿ ಒಡಿದ. ಹುಡುಕಿಕೊಂಡು ಅವರ ಬಳಿ ಹೋದ. ಅವನೇ ಸತ್ಯಾಗ್ರಹಕ್ಕೆಂದು ತಂಬೂವಿನಲ್ಲಿ ಕುಳಿತಿದ್ದ ಇತರ ಕಾರ್ಮಿಕರಿಗೆ ನಂಬಲಾಗದ ಈ ಘಟನೆಯನ್ನು ಹೇಳಿದ. ಗಾಬರಿಯಾದ ಜನ ಅಪ್ಪಾಜಿ ಇದ್ದಲ್ಲಿಗೆ ಹೋದರು. ತಕ್ಷಣ ಅವರನ್ನು ಘಾಟಕೋಪರದ ರಾಜಾವಾಡಿ ಆಸ್ವತ್ತಿಗೆ ಸೇರಿಸಿದರು. ಅದೇ ಸಂಚೇ ಸುರಕ್ಷೆ ಕಾರಣಗಳಾಗಿ, ಅಥವಾ ಹೆಚ್ಚಿನ ಚಿಕಿತ್ಸೆಗಾಗಿ ಅಪ್ಪಾಜಿಯನ್ನು ಸಾಯನ್ ಆಸ್ವತ್ತಿಗೆ ಸ್ಥಾನ ಬದಲಾವಣೆ ಮಾಡಿದರು.

ಯಾವಾಗಲೂ ಏನಾದರೂ ಕೆಲಸದಲ್ಲಿ ತೊಡಗಿಕೊಂಡೇ ಇರುವ ಬಾಬೂಜಿ ಎದ್ದು ತಿರುಗಾಡಲು ಶತ್ಕರಾಗತ್ತಲೇ, ಗಾಢವಾದ ಬೇಸರದಿಂದಾಗಿ ಯೂನಿಯನ್ ಕಾರ್ಯಾಲಯದಲ್ಲಿ ತಾಸುಗಟ್ಟಲ್ಲಿ ಕುಳಿತಿರುತ್ತಿದ್ದರು. ಘ್ರಾಕ್ರಿ ಕೆಲಸಮುಗಿದ ಮೇಲೂ ಅವರು ಆಫೀಸಿನಲ್ಲಿ ಕೂರುತ್ತಿದ್ದರು. ಯೂನಿಯನ್ನಿನ ಪ್ರಮುಖ ಪದಾಧಿಕಾರಿಯಾದ್ದರಿಂದ ಅಣ್ಣಾ ಸಾಹೇಬರ ಗಾಡಿ ಅವರನ್ನು ಆಫೀಸಿಗೆ ಕರೆದುಕೊಂಡು ಹೋಗಲು ಹಾಗೂ ಕರೆದುಕೊಂಡು ಬರಲು ಬರುತ್ತಿತ್ತು. ನಿಧಾನವಾಗಿ ಇಡೀ ದಿನ ಸಂಘದ ಕಚೇರಿಯಲ್ಲಿ ಕಳೆಯುವವನ್ನು ಚಟುವಟಿಕೆಯಲ್ಲಿ ವ್ಯಸ್ತರಾದರು. ಜಿರಿತವಾದ ದೇಹವು ಮಿದುಳಿನ ಸಾಮಧ್ಯದಿಂದ ಹೆಚ್ಚಿನ ಪರಿಶ್ರಮವನ್ನು ಒತ್ತುಡವನ್ನು ಸಹಿಸದಾಯಿತು. ಸಂಘದ ಕಾರ್ಯಾಲಯದಲ್ಲಿಯೇ ಒಂದು ಸಂಚೇ ಹಂಗಾಮೆ ನೌಕರರ ಹಿತಕಾಯಲು ಹೋರಾಟ ನಡೆಸುವ ರಣನೀತಿಯನ್ನು ರಾಜಿಸುತ್ತಿರುವಾಗಲೇ ಬಲಭಾಗಕ್ಕೆ ಲಕ್ಷ್ಯ ಹೋಡೆದು, ಅಲ್ಲಿಯೇ ಕುಚೆಯ ಮೇಲೆ ಒರಗಿದರು.

ಚಿಕಿತ್ಸೆಗಾಗಿ ಅಪ್ಪಾಜಿಯನ್ನು ಏರಡು ಬಾರಿ ಸಾಯನ್ ಆಸ್ವತ್ತಿಗೆ ಸೇರಿಸಲಾಗಿತ್ತು.

“ಅವರ ಮೇಲೆ ಘಾತಕವಾದ ಆಕ್ರಮಣ ನಡೆಯತಲ್ಲ ಆಗ ಕಂಪನಿಯ ನೀತಿ ಆ ಬಗ್ಗೆ ಏನಿತ್ತು?” ಮೇಡಂ ವಿಚಲಿತ ಸ್ವರದಲ್ಲಿ ನಡುವೆ ಬಾಯಿಹಾಕಿ ಅವಳನ್ನು ಕೇಳಿದರು.

ಅದಕ್ಕೆ ಉತ್ತರಿಸುವಾಗ ಅವಳ ಕಂತ ಬಿಗಿದುಬಂತು.

....‘ಬಿಟರಮ್ ಗ್ಲೂಸ್’ನ ಮಾಲಿಕ ಸಿ.ಡಿ. ಮೋದಿಯ ಧೋರಣೆ ಅಸದ್ಯೆಯದಾಗಿತ್ತು. ಅವರ ಕಷ್ಟಗಳ ಬಗೆಗೆ ಯಾವ ಸಹಾನುಭೂತಿಯೂ ಇಲ್ಲದಿರುವುದು ಸಹಜವೇ ಆಗಿತ್ತು. ಅವರಿಗೆ ಬಹುಶಃ ಅನಿಸಿರಬಹುದು. ಅಪ್ಪಾಜಿ ಒಂದು ಕೊಳೆತ ಮೀನು, ಅವರಿಂದ ಇಡಿಯ ಕರೆಯ ನೀರನ್ನೇ ಅವರು ದುರ್ಗಂಧಗೊಳಿಸುತ್ತಿದ್ದಾರೆ. ಅವರು

ಬದುಕಿದ್ದು ಅವರಿಗೆ ಬಹಳ ದುಃಖಿಸಿದ್ದರೂ ಅವರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಅದು ಅವರ ಮೇಲಿನ ವ್ಯಕ್ತಿಗತ ದ್ವೇಷದಿಂದ ಯಾರೋ ಮಾಡಿದ್ದು ಎಂಬುದೂ ಮೋದಿಯವರ ವಿಚಾರವಾಗಿತ್ತು. ಫ್ಯಾಕ್ಟರಿಯ ಕಂಪೊಂಡ್ ಒಳಗೆ ಇಂಥ ದುರ್ಭಾಗ್ಯನೆ ನಡೆದಿದ್ದರೆ ಅದರ ಹಾನಿಯನ್ನು ತುಂಬಿಕೊಡಬೇಕಾದ ಜವಾಬ್ದಾರಿ ಅವರದಾಗಿರುತ್ತಿತ್ತು. ಇಷ್ಟಲ್ಲದೆ, ಅವರು ವರಿಷ್ಟ ಕಾರ್ಮಿಕ ಮುಖಿಂಡರಾದುದರಿಂದ ಫ್ಯಾಕ್ಟರಿಯ ಅವರ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯ ಉಂಟುಮಾಡಲಿಲ್ಲ. ಅವರಿಗೆ ಏನು ಮಾಡಲು ಸಾಧ್ಯವಿಶ್ಲೇಷಣೆ ಮಾಡಿದರು. ಕಂಪನಿಯ ಪ್ರತಿಯೊಂದು ಕಾರ್ಮಿಕನ ಆರೋಗ್ಯದ ಬಗ್ಗೆ ಜೀವಾವಧಿ ನೋಡಿಕೊಳ್ಳುವುದು ಖಚಿತಮಾಡುವುದು ಫ್ಯಾಕ್ಟರಿಗೆ ಸಾಧ್ಯವಿರಲಿಲ್ಲ.

“ನಿನ್ನ ಅಪ್ಪಾಜಿಯ ಚಿಕಿತ್ಸೆ ಸಾಯನ್ ಆಸ್ತ್ರೆಯಲ್ಲಿ ಆಯಿತು ಎಂದು ನೀನು ಹೇಳಿದೀಯೂ. ಕಂಪನಿಯ ಧರ್ಮಾರ್ಥ ಆಸ್ತ್ರೆಯಲ್ಲಿಟ್ಟು ಅವರಿಗೆ ಏನು ಸಹಾಯ ಮಾಡಿದಂತಾಯಿತು?”

“ವಿಶೇಷ ವಾರ್ಡ್ ನಲ್ಲಿಟ್ಟದ್ದರು ಅವರನ್ನು ಅಷ್ಟೇ.”

ಅವಳು ಮತ್ತೂ ಮೇಡಂ ಕೆದಕಿ ಕೇಳಿದ ಮೇಲೆ ಮನೆಯ ಆರ್ಥಿಕ ವಿಚಾರದ ಬಗ್ಗೆ ಹೇಳಿದಳು.

ಮನೆ ಖಿರಿದಿಸಲುವಾಗಿ ಅವಳ ತಂದೆ ಭೇವಿಷ್ಯನಿಧಿಯಿಂದ ದೊಡ್ಡ ರಕಮನ್ನು ಮೊದಲೇ ತೆಗೆದಿದ್ದರು. ಉಳಿದಿದ್ದರ ಲೆಕ್ಕಾಚಾರ ತಕ್ಷಣ ನಿಯಮದ ಹೊರತಾಗಿ ನಡೆಯುವುದು ಸಾಧ್ಯವಿರಲಿಲ್ಲ. ಅಣ್ಣಾ ಸಾಹೇಬರ ಒತ್ತಡಕ್ಕೆ ಸಿಲುಕಿದ ಕಂಪನಿ, ದೇವಿಶಂಕರ ಪಾಂಡ ಸಂಪೂರ್ಣ ಗುಣಮುಖಿರಾಗುವವರೆಗೆ, ಮತ್ತು ಅವರು ಪುನಃ ನೋಕರಿಗೆ ಹಾಜರಾಗುವವರೆಗೆ, ಅವರ ನೋಕರಿಯನ್ನು ಸಂಬಳ ರಹಿತ ರಜಿಯೆಂದು ಒಪ್ಪಬೇಕೆಂಬ ಪ್ರಸ್ತಾವನೆಯನ್ನು ಅವಶ್ಯ ಸ್ವೀಕಾರ ಮಾಡಿತು.

ಇಷ್ಟಾದರೂ ಅಣ್ಣಾ ಸಾಹೇಬರು, ಅಪ್ಪಾಜಿಯವರ ಮುಂದಿನ ಚಿಕಿತ್ಸೆಗೆ ಕಂಪನಿಯ ಆಡಳಿತ ಯೋಗ್ಯವಾದ ಸಹಾಯ ಮಾಡಬೇಕೆಂದು ನಿರಂತರ ಒತ್ತಾಯ ಮಾಡುತ್ತೇ ಬಂದಿದ್ದಾರೆ. ಆದರೆ ಈವರೆಗೆ ಈ ಪ್ರಯತ್ನಕ್ಕೆ ಅನುಕೂಲಕರವಾದ ಪ್ರತಿಕ್ರಿಯೆ ಬಂದಿಲ್ಲ.

“ಆ ಮನುಷ್ಯನಾ... ನನಗೆ ಅವನ ನಡತೆಯ ಬಗ್ಗೆ ಸಂಶಯವಿದೆ...” ಮೇಡಂ ಅಸಮೃತಿಯನ್ನು ವ್ಯಕ್ತಪಡಿಸಿದರು.

“ಅಪ್ಪಾಜಿಯವರ ವಿಚಾರದಲ್ಲಿ... ನಮಗೆ ಹಾಗೇನೂ ಅನಿಸಲಿಲ್ಲ.”

“ಕಾರಣಾ?”

“ಅಪ್ಪಾಜಿ ಅಣ್ಣಾ ಸಾಹೇಬರ ಬಲಗ್ಗೇ ಆಗಿದ್ದರು.”

“ಆಗಿದ್ದರು, ಈಗಿಲ್ಲ. ಅಧ್ಯ ಶರೀರದಲ್ಲಿ ಜೀವವೇ ಇಲ್ಲದ ವ್ಯಕ್ತಿಯಿಂದ ಅವರ ಕೆಲಸ ಏನು ಆಗಬಲ್ಲದ್ದು?”

ಅವಳು ನಿರುತ್ತರಭಾದಳು. ಒಮ್ಮೊಮ್ಮೆ ಅವಳಿಗೂ ಹೀಗೇ ಅನಿಸುತ್ತಿದೆ.

“ನೀನು ನೋಕರಿ ಹುಡುಕೂ ಮನೆ ಮನೆ ಅಲೀತಾ ಇದೀಯ. ಇದು ಅವರಿಗೆ ಗೊತ್ತಿಲ್ಲವಾ? ಈ ವಿಚಾರದಲ್ಲಿ ಅವರು ನಿನಗೆ ಏನು ಸಹಾಯ ಮಾಡಿದಾರೆ? ಇಷ್ಟಾಗಿಯೂ ನಿನಗೆ ಅವರ ಬಗ್ಗೆ ಅಷ್ಟೊಂದು ಆಷ್ಟೇ ಇದೆಯಲ್ಲ!” ಮೇಲಿನ ಹಲ್ಲುಗಳು ಕೆಳಗಿನ ತುಟಿಯನ್ನು ಕಷ್ಟಿಸಿದವು. ಅವು ಹಲ್ಲುಗಳಲ್ಲವೇನೋ ಬೀಗದ ಗೊಂಡಿಲೇನೋ!

“ಜೀವನದಲ್ಲಿ ವ್ಯಾಪಹಾರಿಕವಾಗುವುದರಿಂದ ಬಹಳ ಲಾಭದಾಯಕವಾಗುತ್ತದೆ... ನಮಿತಾ” ಮೇಡಂ ಅವರ ದನಿಯಲ್ಲಿ ಸಾಂಕ್ಷೇಪಿಕವಾಗುವುದರಿಂದ ಬಹಳ ಲಾಭದಾಯಕವಾಗುತ್ತದೆ...

“ನಾನೀಗ ಕೇಳಿದ ಪ್ರಶ್ನೆಯನ್ನು ಯಾರು ಬೇಕಾದರೂ ಕೇಳಬಹುದು ನಿನಗೆ! ಅವರಂಥ ಸಮರ್ಥ ವ್ಯಕ್ತಿ ತನ್ನ ಬಲಗ್ಗೆಯ ಮಗಳಿಗೆ ಎಲ್ಲಿಯಾದರೂ ಯಾವುದಾದರೂ ನೋಕರಿಯನ್ನು ಕೊಡಿಸಲು ಸಾಧ್ಯವಿರಲ್ಲವಾ?”

“ಕಾರ್ಮಿಕರ ಸಂಘದಲ್ಲಿಯೇ ಇಟ್ಟುಕೊಳ್ಳಬಹುದು. ನಿನ್ನ ತಂದೆಯವರ ಜಾಗದಲ್ಲಿ, ಯಾಕೆ? ಸಾಧ್ಯ ಇಲ್ಲ ಅನ್ನುತ್ತೀಯಾ?”

“ಅಧರ ಮುಂಬಿಯ ಯಾವ ಮನುಷ್ಯನ ಆಭರಣಕ್ಕೆ ಒಂಟಿಗಾಲಿನಲ್ಲಿ ಎದ್ದು ನಿಲ್ಲುತ್ತಿತ್ತೋ, ಬಹುಶಃ ಇಂದು ಅವರ ದನಿಗೆ ಅಷ್ಟೊಂದು ಶಕ್ತಿ ಇಲ್ಲವಾಗಿರಬಹುದರೂ, ಬೆಕ್ಕು ಮಾರ್ಯಾಂವ್ ಅನ್ನುವರ್ಪಾದರೂ ಅರೆಜೀವ ಆಗಿರಲಿಕ್ಕಿಲ್ಲವಲ್ಲ!”

ಅಪ್ಪಾಜಿ ಇಲ್ಲಿ ಉಪಸ್ಥಿತಿರಿದ್ದರೆ ನಿಶ್ಚಿತವಾಗಿಯೂ ಮೇಡಂ ಅವರ ಆಷ್ಟೇಪಾತ್ರಕ ಮಾತುಗಳಿಗೆ ಕೆರಳಿ ಸಿಟ್ಟಿಗೇಳುತ್ತಿದ್ದರು. ಪ್ರತಿಕ್ರಿಯೆಯಾಗಿ ಅದೇ ಅದೇ ಮಾತುಗಳನ್ನು ಮರುಕಳಿಸುತ್ತಿದ್ದರು. ಅವರು ತಮ್ಮ ನಿಷ್ಟೆಯ ಕನ್ನಡಕದಿಂದ ಸದಾ ನೋಡುತ್ತ ತಿಳಿಯುತ್ತ ಬಂದಿದ್ದಾರೆ. ಹೌಲ್ಯಾಧಾರಿತ ರಾಜಕೀಯ ನಾಶವಾಗಿದೆ. ಅಣ್ಣಾ ಸಾಹೇಬರನ್ನಷ್ಟೇ ಅಲ್ಲ, ಯಾರೆಲ್ಲ ಪ್ರವಾಹದ ವಿರುದ್ಧ ಈಜುವ ಅಭಾಸ ಮಾಡಿಕೊಂಡಿದ್ದಾರೋ, ಆ ಎಲ್ಲ ಸಿದ್ಧಂತವಾದಿಗಳನ್ನು ಮತ್ತು ಸತ್ಯನಿಷ್ಠರನ್ನು ಕೂರವಾಗಿ ತುಳಿಯಲಾಗುವುದು. ರಾಜಕೀಯ ಹಾಗೂ ಕಾರ್ಮಿಕ ಸಂಘಟನೆಯಲ್ಲಿ ಈಗ ತೊಡಗಿಕೊಳ್ಳುವವರೆಲ್ಲ ಮುಂದಾಳಾಗಲಿಕ್ಕೇ ಹೊರತು ಕಾರ್ಯಕರ್ತರಾಗಲಿಕ್ಕಳ್ಳ. ಕಾರ್ಯಕರ್ತರೇ ಇಲ್ಲದೇ ಎಲ್ಲರೂ ನಾಯಕರೇ ಆದರೆ, ನಿಶ್ಚಿತವಾಗಿಯೂ ಅವರು ಒಬ್ಬರು ಇನ್ನೊಬ್ಬರ ಎದೆಯ ಮೇಲೆ ಕಾಲುಕೊಟ್ಟ ಮುರಿಯವ-ತುಳಿಯವ ಷಡ್ಯಂತ್ರದ ರಾಜಕಾರಣ ಮಾಡುತ್ತಾರೆ. ಅಣ್ಣಾಸಾಹೇಬರು ಈ ಎಲ್ಲರಿಗಿಂತ ಬೇರೆಯಾದ ವ್ಯಕ್ತಿಯಾಗಿದ್ದಾರೆ.

“ಅವರಿಗೆ ಕೇವಲ ನನ್ನ ಮನೆಯ ಒಲೆಯ ಬೆಂಕಿಯಷ್ಟೇ ಮಹತ್ವದಲ್ಲ, ನೂರಾರು, ಸಾವಿರಾರು, ಲಕ್ಷಾಂತರ ಇಂಥನ ರಹಿತ ಆ ಒಲೆಗಳು, ವಾರ ವಾರ ಬೆಂಕಿಯ ಮುಖವನ್ನೇ ನೋಡಿರುವಂಥವುಗಳೂ ಅಷ್ಟೇ ಮಹತ್ವದ್ದು...

“ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಆದದ್ದು ನಾನು ಯಾವಾಗೆ?”

“ಇದೇ ಈಗ ಒಂದೂವರೆ ವರ್ಷದಿಂದ ಅಲ್ಲವಾ?!”

“ಅದಕ್ಕಿಂತ ಮೊದಲು ನಾನು ಏನಾಗಿದ್ದೆ?”

“ಕಾರ್ಮಿಕರ ಸಂಘದ ಸಾಮಾನ್ಯ ಕಾರ್ಯಕರ್ತೆ...”

“ಎಂಬತ್ತೆರಡರ ಫಟನೆ ಹೇಳಲಾ?....”

ಭಾಂಡಪ್ಪನಲ್ಲಿ ಬಡವ್ಯಾಕ್ ಆಸ್ತ್ರೀಯ ಎದುರಿಗೆ ಅಣ್ಣಾ ಸಾಹೇಬರು ಆ ಪ್ರದೇಶದ ಚಾಳುಗಳಲ್ಲಿ ವಾಸಿಸುವ ಕೂಲಿಕಾರರ ಸಮಸ್ಯೆಗಳನ್ನು ಕುರಿತು ಮಾತನಾಡುತ್ತಿದ್ದರು.

ಕೆಲವು ಚಾಳುಗಳ ವ್ಯಾವಹಾರಿಕ ಬುದ್ಧಿಯ ಮಾಲಿಕರು ಹತ್ತು-ಹನ್ನೆರಡು ರೂಪಾಯಿ ಬಾಡಿಗೆಯನ್ನು ತರುವ ಕೂಲಿಕಾರರ ಜೋಪಡಿಗಳನ್ನು ಬಿಡಿಸಿ, ಅವರನ್ನು ಒಕ್ಕೆಲ್ಲೆಬ್ಬಿಸುಲು, ಹಾಗೂ ಬಿಲ್ಲರುಗಳ ಜೊತೆ ಸೇರಿ ಬಲವಂತವಾಗಿ ಅವರನ್ನು ಹೊರಹಾಕಲು ಹಾಗೂ ಲಕ್ಷ್ಯಾಂತರ ರೂಪಾಯಿ ಆದಾಯ ತರುವ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದರು. ಇಂಥ ಚಾಳ ಮಾಲೀಕರ ಅನ್ಯಾಯದ ವಿರುದ್ಧ ಬಾಡಿಗೆದಾರರು ಸಂಘಟಿತಾರಗಬೇಕೆಂದು ಅಣ್ಣಾ ಸಾಹೇಬರು ಕರೆ ನೀಡಿದರು. ಅವರು ತಮ್ಮ ತಮ್ಮಲ್ಲಿ ಬಿರುಕು ತಂದುಕೊಳ್ಳಬಾರದೆಂದೂ, ಸೂಚಿಸಿದರು. ಚಾಳನಲ್ಲಿರುವವರು ಮಾಲಿಕರ ಪ್ರಶ್ನೋಭನೆಗೆ ಸಿಕ್ಕಿ ಬೀಳಬಾರದೆಂದೂ, ಯಾವುದೇ ಶೋಂದರೆ ಕೊಡದೆ ಖೋಲಿಗಳನ್ನು ಖಾಲಿಮಾಡಿದರೆ ಚಾಳ ಮಾಲಿಕರು ಅವರಿಗೆ ಗಗನಚುಂಬಿ ಕಟ್ಟಡಗಳಲ್ಲಿ ಮನೆಯ ವ್ಯವಸ್ಥೆ ಮಾಡುವುದಾಗಿಯೂ ಹೇಳಬಹುದು ಎಂದು ಎಚ್ಚರಿಕೆ ಹೇಳಿದರು.

ಅಲ್ಲದೆ ಚಾಳಮಾಲಿಕರ ಕತ್ತಲು ದಬಾರದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿಯೂ ಅಣ್ಣಾ ಸಾಹೇಬರು ಭರವಸೆ ಹೇಳಿದರು. ಅವಶ್ಯಕತೆ ಬಿದ್ದರೆ ಅವರನ್ನೆಲ್ಲ ಕರೆದುಕೊಂಡು ಹೋಗಿ ಸ್ವೇ ಆದೇಶ ತೆಗೆದುಕೊಂಡು ಹೇಗಿತ್ತೋ ಹಾಗೆಯೇ ಇರುವಂತೆ ಮಾಡುವುದಾಗಿಯೂ, ಆಗ ಯಾರೂ ಅವರ ಮನೆಗಳಿಗೆ ಶೋಂದರೆ ಕೊಡಲಾರಂದೂ ಮನವರಿಕೆ ಮಾಡಿಕೊಟ್ಟರು. ಅನ್ಯಾಯದ ವಿರುದ್ಧ ಅವರು ಧರಣೆ ಹೂಡುತ್ತಾರೆ, ಚೆಳುವಳಿ ಮಾಡುತ್ತಾರೆ. ಪ್ರೋಲೀಸರ ಸಹಕಾರ ಪಡೆದು ಅಸಾಮಾಜಿಕ ತತ್ವಗಳಲ್ಲಿ ಹಸ್ತಕ್ಕೆಪ ಮಾಡದಿರಲು ರಕ್ಷಣೆ ಕೊಡಿಸುತ್ತಾರೆ. ಚಾಳ ಮಾಲಿಕರನ್ನು ಭೇಟಿಯಾಗಿ, ಅವರಿಗೆ ಸಹಕಾರಕೊಡಲು ಮನವಿ ಮಾಡಿಕೊಳ್ಳುತ್ತಾರೆ. ಅವರು ಬಿಲ್ಲರ್ಗಳ ಸಹವಾಸ ಬಿಡಲಿ, ಇಲ್ಲವಾದರೆ ಅವರ ಮನೆಗಳೂ ಸುರಕ್ಷಿತವಾಗಿ ಉಳಿಯಲಾರವು ಎಂದು ಹೇಳುತ್ತಾರೆ.

ಅಣ್ಣಾ ಸಾಹೇಬರ ಆಶ್ವಸನೆಗಳ ಹೊರತಾಗಿಯೂ ಪತನ ಕಾಲೋನಿಯ ಆರ್ಥಿಕತೆಯನ್ನು ಅವನ ಖೋಲಿಯಲ್ಲಿಯೇ ಬಿಲ್ಲರುಗಳ ಗುಂಡಾಗಳು ರಕ್ಷಣೆಗೊಳಿಸಿದರು. ಜೂರಿಯ ಮೊನೆ ಶೋರಿಸಿ ಬೆದರಿಸಿ ಚಾಳನ ನಿವಾಸಿಗಳನ್ನು

ಬಲವಂತವಾಗಿ ಖೋಲಿಗಳಿಂದ ಖಾಲಿ ಮಾಡಿಸಿದರು. ಅದೇ ರಾತ್ರಿ ರಸ್ತೆಯ ಮೇಲೆ ಸಾಮಾನುಗಳಲ್ಲದೆ ಮನೆಯಲ್ಲದೆ ರಸ್ತೆಯ ಮೇಲೆ ಬಿದ್ದ ಇಬ್ಬರು ಮಕ್ಕಳು ಮರಳು ಕಲ್ಲುಗಳ ಅಡಿಗೆ ಸಿಕ್ಕು ಜಟಿ ಸತ್ತುಹೋದರು.

ಕಂಪನಿಯ ಲಾಕ್ ಟೈಟ್, ಖೋಲಿಗಳಲ್ಲಿನ ಈ ಬಗೆಯ ತೊಂದರೆ, ಮುಗ್ಧಮಕ್ಕಳ ದೃಷ್ಟಿಯಾಯಕೆ ಸಾವುಗಳನ್ನು ಆತವಲೆ ಸಹಿಸದಾದ. ಅಣ್ಣ ಸಾಹೇಬರು ಸುಳ್ಳಿ ಮಾತನಾಡಿ ಬಡಾಯಿಕೊಷ್ಟುತ್ತಾರೆ. ಅವರ ರಕ್ಷಣೆಗಾಗಿ ಏನೂ ಮಾಡಲೇ ಇಲ್ಲ. ಇಲ್ಲವಾದರೆ ಅವರು ಹಂಡಿಗಳ ಹಾಗೆ ರಸ್ತೆಯ ಮೇಲೆ ಬಿದ್ದರುತ್ತಿದ್ದರಾ?

ಆ ದಿನ ಮುಂಜಾನೆ ಮಂಗತರಾಮ ಪೆಟ್ರೋಲ ಪಂಪ್‌ನ ಎದುರು ಅಣ್ಣ ಸಾಹೇಬರು ಬಿರ್ಝಾ ಕಂಪನಿಯ ಕೆಲಸಗಾರರ ವೇತನ ಹೆಚ್ಚಳದ ಬಗೆಗೆ ಮಾತನಾಡುವವರಿದ್ದರು. ಆತವಲೆ ಚೋಚಿಮ್ಮೆ ಕಂಪಾಂಡಿನಲ್ಲಿದ್ದ ತಮ್ಮ ಮುಸ್ಸಿಂ ಗೆಳೆಯ ಕರೀಮನಬಿ ಮನೆಯಿಂದ ಕೋಳಿ ಕತ್ತರಿಸುವ ನೆವದಿಂದ ಹರಿತವಾದ ಚಾಕು ತೆಗೆದುಕೊಂಡು ಬಂದು ಸಭಾಸ್ಥಳದಲ್ಲಿ ಅಣ್ಣಸಾಹೇಬರಿಗಾಗಿ ಹೊಂಚುಹಾಕಿ ಕುಳಿತುಕೊಂಡು. ಸಭೆ ವಿಸರ್ವಾಸೆಯಾಗುತ್ತಿಲ್ಲ ಅಣ್ಣಸಾಹೇಬರು ತಮ್ಮ ಗಾಡಿಯಕಡೆ ಮುಂದುವರಿದರು, ಚಿರತೆಯ ವೇಗದಲ್ಲಿ ಅಕ್ಕಪಕ್ಕದ ಜನರನ್ನು ಇಬ್ಬಾಗ ಮಾಡುತ್ತ ಬಂದ ಆತವಲೆ ಅಣ್ಣಸಾಹೇಬರ ಬೆನ್ನ ಹಿಂದುಗಡೆಯಿಂದ ಅವರ ಕುತ್ತಿಗೆಯ ಮೇಲೆ ಜೀವಫಾತಕ ಪ್ರಹಾರ ಮಾಡಿದ. ಆದರೆ ಈ ಮದ್ದೆ ಜಾಗ್ರತರಾದ ಕೆಲವರು ಅವನನ್ನು ಹಿಂದುಗಡೆಯಿಂದ ಹಿಡಿದರು. ಅದ್ವಷ್ಟವಾತ್ ಅಣ್ಣಸಾಹೇಬರ ಹೆಗಲಿನ ಮೇಲೆ ಗೀರುಗಳಾದವು.

ಅಣ್ಣಸಾಹೇಬರ ಮೇಲೆ ಕೊಲ್ಲುವ ಆಕುಮಣಿ ನಡೆಸಿದ ಆತವಲೆಯ ಬಗೆಗೆ ಕ್ಷುಭ್ರಾದ ಜನಸಂದರ್ಶಿಯಿಂದ ಅಣ್ಣ ಸಾಹೇಬರು ಆತವಲೆಯನ್ನು ಬಚಾವು ಮಾಡಿದರು. ಅಷ್ಟೇ ಅಲ್ಲ, ಸದಾ ಅವನನ್ನು ತಮ್ಮ ಸೇವೆಗೆ ನೇಮುಕ ಮಾಡಿಕೊಂಡರು. ಅವನನ್ನು ತಮ್ಮಬಳಿ ಇಟ್ಟುಕೊಂಡರು. ಅವನಿಗೆ ತ್ವರಿತ ತರಬೇತಿ ಕೊಡಿಸಿದರು.

“ಯೋಹನೆ ಮಾಡು, ಉದ್ದಿಕ್ತಗೊಂಡ ಜನಸಂದರ್ಶಿಯಿಂದಹಾಗೂ ಪ್ರೋಲೀಸರಿಂದ ಅಣ್ಣ ಸಾಹೇಬರು ಕೊಲೆಗಡುಕ ಆತವಲೆಯನ್ನು ಹೇಗೆ ಬಚಾವು ಮಾಡಿರಬಹುದು!”

“ಕ್ಷಾಣಾರ್ಥದಲ್ಲಿ ಅವರು ಆತವಲೆ ಕ್ಯಾರಿಲಿದ್ದ ರಕ್ತಸಿಕ್ತ ಚೂರಿಯನ್ನು ತಮ್ಮ ಕೈಗೆ ತೆಗೆದುಕೊಂಡಿದ್ದರು. ಆ ಚೂರಿಯನ್ನು ಅವರು ಆತವಲೆಗೆ ತಾವೇ ಕೊಟ್ಟಿದ್ದಾಗಿ ಹೇಳಿದರು. ಅಷ್ಟೇ ಅಲ್ಲ, ಅವರ ರಕ್ಷಣೆಗಾಗಿ ಇರುವ ಅಂಗರಕ್ಷಕರು ಹಾಗೂ ಪ್ರೋಲೀಸರು ಎಷ್ಟರಮಟ್ಟಿಗೆ ಎಚ್ಚರವಾಗಿದ್ದಾರೆ ಎಂಬುದನ್ನು ಪರೀಕ್ಷಿಸಲು ತಾವು ಆತವಲೆಗೆ ಹಾಗೆ ಮಾಡಲು ಹೇಳಿದ್ದಾಗಿ ಹೇಳಿಕೆ ಕೊಟ್ಟರು. ಆತವಲೆಯ ಜೊತೆಯಲ್ಲಿ ಅವರು ಆತ್ಮಹತ್ಯೆಯ ಅಭ್ಯಾಸ ಮಾಡಿದರು. ಆದರೆ ಅದ್ವಷ್ಟವಾತ್ ಅವರು ಅಂದು ಆತವಲೆಯಿಂದ ಉಳಿದುಕೊಂಡರು.

“ಆ ಫಟನೆಯಾಗಿ ಇಂದಿಗೆ ಹದಿನಾಲ್ಕು ವರ್ಷ ಅಗುತ್ತೆ ಬಂದಿದೆ. ಅವರ ಪ್ರಾಣಪಿಪಾಸೆಯ ಅದೇ ಆರ್ಥಲೆ ಇಂದು ಅವರ ನೆರಳಿನಂತೆ ಇಪ್ಪತ್ತಾಲ್ಕು ಗಂಟೆ ಅವರೊಂದಿಗೆ ಇರುತ್ತಾರೆ. ಅಣ್ಣಾಸಾಹೇಬರಿಗೆ ಇಂದು ಬಂದು ಗೀರುಮಾಡಲೂ ಯಾರಿಂದಲೂ ಸಾಧ್ಯವಿಲ್ಲ.”

ಫಟನೆಯನ್ನು ಕೇಳಿದ ಆನಂತರ ಅವಳು ಆರ್ಥಲೆಯನ್ನು ಭೇಟಿಮಾಡಲು ಬಯಸಿದ್ದಳು.

ಒಂದು ಸಂಚೆ ಕಾರ್ಮಿಕರ ಸಂಘದ ಆಭಿಸಿನಿಂದ ಮರಳುವಾಗ ಅಪ್ಪಾಜಿ ಆರ್ಥಲೆಯನ್ನು ಅವಳಿಗೆ ಭೇಟಿಮಾಡಿಸಲು ವಿಶೇಷವಾಗಿ ಮೇಲ್ಗಡೆ ಕರೆತಂದಿದ್ದರು....

ಅವಳನ್ನು ಅಲ್ಲಿಯೇ ಬಿಟ್ಟು ಮೇಡಂ ಯಾವುದೋ ಹೋನ್ ರಿಸೀವ್ ಮಾಡಲು ಒಳಗೆ ಹೋಗಿದ್ದರು. ಹಿಂತಿರುಗಿದಾಗ ಯೋಚನೆಯಲ್ಲಿಯೇ ಮುಳುಗಿಹೋಗಿದ್ದ ಅವಳನ್ನು ಚಿಟ್ಟಿಕೆ ಬಾರಿಸಿ ಎಚ್ಚರಿಸಿದರು.

“ಲಖನಾದ ಭೃತ್ಯಗೊಳಿಸುವ ವ್ಯಾಹ ನಿನಗೆ ಬಹಳ ಇಪ್ಪತ್ತಾಗಿದೆಯಾ ನಮಿತಾ; ಯಾಕೆ? ನಾನು ಬಂದರೂ ನಿನಗೆ ಪತ್ತೆಯೇ ಹತ್ತಲಿಲ್ಲ...?”

ಅವಳಿಗೆ ನಾಚಿಕೆಯಾಯಿತು.

“ಸಾರಿ ಮೇಡಂ”

“ಆಗಲಿ.... ಕ್ಷಮಿಸಿದೇನೇ...”

ಮೇಡಂ ಅವರ ಮುಗುಳ್ಳಗೆಯಲ್ಲಿ ಎಪ್ಪೋಂದು ಸರಳ ಸ್ವಿಗ್ರಹಿತೆಯಿದೆ. ಯಾರ ಹಾಗೆ? ಎಲ್ಲಿಯೋ ನೋಡಿದ ಹಾಗೆ ಭಾಸವಾಗುತ್ತಿದೆ. ನೆನಪಿಗೆ ಬಂತು ವಹಿದಾರೆಹಮಾನ್ ಹಾಗೆ. ಒಂದು ದಿನ ಸ್ತ್ರಾಳ ಮನೆಯಲ್ಲಿ ಫಿಲ್ಕ್ ನೋಡಿದ್ದೆ—‘ಕಾಗಜ ಕೆಪೂಲ್’.

“ನೀನು ನನ್ನ ಆ ಪ್ರಶ್ನೆಗೆ ಉತ್ತರವನ್ನು ಕೊಡಲಿಲ್ಲ ನಮಿತಾ! ಅಣ್ಣಾ ಸಾಹೇಬರು ನಿನ್ನನ್ನು ನೋಕರಿಗೆ ಯಾಕೆ ಹಚ್ಚಲಿಲ್ಲ?” ಮೇಡಂ ಅವರ ಸೂಚಿ ಅಲ್ಲಿಯೇ ಸಿಕ್ಕಿಕೊಂಡಿತ್ತು.

ಯಾಕೋ ತುಸುಕಾಲ ಅನ್ಯಮನಸ್ಥಳಾದಳು. ಕೆಲವು ಪ್ರಶ್ನೆಗಳಿಗೆ ಉತ್ತರದ ಅವಶ್ಯಕತೆ ಇದೆಯೇ? ಯಾಕೆ ಅವರು ಅಣ್ಣಾಸಾಹೇಬರು ನನಗೆ ನೋಕರಿ ಕೊಡಿಸಲಿಲ್ಲ ಎಂಬುದರ ಬಗೆಗೇ ಗಟ್ಟಿ ಹಿಡಿದುಕೊಂಡಿದ್ದಾರೆ? ತಾವು ಸ್ವಯಂ ಅವಳಿಗೆ ನೋಕರಿ ಕೊಡುವ ವಿಷಯದಲ್ಲಿ ಏನು ನಿಧಾರ ಮಾಡಿದ್ದಾರೆ ಎಂಬ ವಿಷಯಕ್ಕೆ ಯಾಕೆ ಹೊರಳಿಕೊಳ್ಳುವುದಿಲ್ಲ? ಅಮ್ಮೆ ಕೊಡ ನೂರಾರು ಬಾರಿ ಇದೇ ಪ್ರಶ್ನೆಯ ಬಗೆಗೆ ಹಟ ಮಾಡಿರಲಿಲ್ಲವಾ?

ಆಕ್ಕೆಪಗಳಿಂದ ಸುತ್ತುವರಿದ ಅಪ್ಪಾಜಿ ಸ್ಲೈಟ್ ಮೇಲೆ ಉತ್ತರ ಬರೆಯಬೇಕಾಯಿತು.

“ಪ್ರತಿಯಾಗಿ ರಕ್ತ ಕುಡಿದ ಹೊರತು ಬಂಡವಾಳಶಾಹಿಗಳ ಅನುಕಂಪ ಸಂತುಪ್ಪವಾಗುವುದಿಲ್ಲ. ಮಾಲಿಕರ ಮಂಡಳಿಯನ್ನು ಭೇಟಿಮಾಡಲು ಹೋದಾಗೆಲ್ಲ

೮೨ / ಆವಿಗೆ

ಅವರದೊಂದು ನಿಯಮವಿದೆ. ಅವರಿಂದ ಒಂದು ಕಪ್ ಚಹವನ್ನು ಅವರು ಮುಟ್ಟುವುದಿಲ್ಲ.”

ಉತ್ತರ ದೊರೆಯುತ್ತಲೇ ಅಮ್ಮೆ ಕೊಡಲಿಯ ಬೀಸುವಿಕೆಯ ಹಾಗೆ ಅವರ ಮೇಲೆ ಎರಗುತ್ತಿದ್ದಳು.

“ಹುಂಹ! ಕುಡಿಯದಿದ್ದರೆ ಬಹುಶಃ ಹೆದರಿಕೆಯಿಂದ ಕುಡಿಯದಿರಬಹುದು. ಎಲ್ಲಿಯಾದರೂ ಅವರ ಸತ್ಯಾನಾಶ ಮಾಡಲು ವಿಷ ಕುಡಿಸಿದರೆ! ಏನು ಭರವಸೆ? ಎಲ್ಲಿಯಾದರೂ ಯಾರಾದರೂ ಅವರ ಜೀವನವಿಡೀ ಬುದ್ಧಿಭೂಂಶ ಆಗುವ ಹಾಗೆ ಪ್ರಾದಿ ಸೇರಿಸಿ ಕುಡಿಸಿದರೆ!”

“ನನ್ನ ಪ್ರಶ್ನೆ ಬಹುಶಃ ನಿನ್ನನ್ನು ಯಾವುದೋ ತೊಡಕಿಗೆ ಸಿಕ್ಕಿಸಿತು ಎಂದು ಕಾಣುತ್ತದೆ” ಅವಳ ಚರ್ವರುವ ವೌನದ ಬಗಗೆ ನಿಥಾನವಾಗಿ ಬೀಸಣಿಗೆ ಆಡಿಸುತ್ತ ಮೇಡಂ ಕೇಳಿದರು.

“ಇಲ್ಲ... ಅಂತಹದೇನೂ ಸಂಗತಿಯಲ್ಲ. ವಾಸ್ತವವಾಗಿ ಅಣ್ಣಾಸಾಹೇಬರು ನೌಕರಿಯನ್ನು ಕೊಡಿಸಿದರು. ಆದರೆ ನನಗೇ ಮಾಡಲು ಸಾಧ್ಯವಾಗಲಿಲ್ಲ”...

“ನೌಕರಿಯ ಅತ್ಯಂತ ಅವಶ್ಯಕತೆ ಇರುವುದರ ಹೊರತಾಗಿಯೂ...”

“ಒಮ್ಮೊಮ್ಮೆ ನೌಕರಿಗಂತ ನಮ್ಮೆ ಗೌರವದ ಪ್ರಶ್ನೆಯೇ ಮುಖ್ಯವಾಗುತ್ತದೆ...”
ಕಂತದಲ್ಲಿ ಆಕಸ್ಯಾತ್ಮಾಗಿ ಶ್ವಾಸ ಸಿಕ್ಕಿಕೊಂಡಿತು.

ಬೆಳಕಿನ ಹಿಂದುಗಡೆ ಅವಳ ಮುಖ ಕಂಪಿಸತೊಡಗಿತು. ಹಿಡಿತಕ್ಕ ಸಿಗದ ಹಾಗೆ! ಅಸಹಾಯಕ!

ಅವಳ ಅನಪೇಕ್ಷಿತ ಅಳು ಮೇಡಂ ಅವರನ್ನು ಗೊಂದಲದಲ್ಲಿ ಕೆಡವಿತು. ವಿಹ್ವಲರಾದ ಅವರು ಅವಳು ಕುಳಿತ ಸೋಫಾದ ಹಿಡಿಕೆಯ ಮೇಲೆ ಕುಳಿತುಕೊಂಡರು. ಅವಳನ್ನು ಹೆಗಲನ್ನು ತಟ್ಟಿದರು, ಎದೆಗೆ ಅಟ್ಟಿಕೊಂಡರು, ಮಮತೆಯಲ್ಲಿ ಮುಖುಗಿಸಿ ಬೆನ್ನು ಸವರಿದರು.

“ಶಾಂತಿಳಾಗು ನಮಿತಾ! ನಿನಗೆ ನೋವು ಕೊಡುವ ಉದ್ದೇಶದಿಂದ ನಾನು ಕೆದಕುತ್ತಿರಲಿಲ್ಲ. ವಾಸ್ತವವಾಗಿ ನಾನು ನೌಕರಿಯ ನೆವದಲ್ಲಿ ಅವರ ಮುಂದಾಳು ವ್ಯಕ್ತಿತ್ವದ ಅವಕ್ಕ ಮಗ್ಗುಲನ್ನು ತಿಳಿಯಲು-ಅರಿತುಕೊಳ್ಳಲು ಬಯಸಿದೆ. ನಿನ್ನ ಹೊರತು ನಾನು ಬೇರೆ ಯಾರಿಂದಲೂ ಅದನ್ನು ತಿಳಿದುಕೊಳ್ಳಲು ಶಕ್ಯವಿರಲಿಲ್ಲ.”

“ಅವರನ್ನು ನಿಜವಾದ ಮಾಂಸ-ಮಜ್ಜೆಯಲ್ಲಿ ನೋಡುವುದೇ ನನ್ನ ಉದ್ದೇಶವಾಗಿತ್ತು. ಎಲ್ಲವನ್ನೂ ಪರಿಹರಿಸುವ ಅವರ ಘೋಷಿತ ಚಿಂತೆಯಲ್ಲಿ ಕೈಶಾಗುತ್ತಿರುವ ಅವರ ಅಂತರಂಗ ಬಹಿರಂಗಗಳ ರೂಪದಲ್ಲಿ ಎಷ್ಟು ಸಮಾನ ರೂಪ ಇದೆ? ಮತ್ತೂ ಒಂದು ವಿಷಯ! ಎಲ್ಲಿಯೋ ಒಂದು ಅಹಿತಕರವಾದದ್ದು ನಡೆದಿದೆ, ಬೆಳ್ಳಿದ ಹಾಗೆ ಅದು ನಿನ್ನನ್ನು ಅದುಮಿಟ್ಟು ಕುಳಿತಿದೆ, ಅದರ ಗಂಟನ್ನು ಬಿಟ್ಟು. ಆಚೆ ಈಚೆ ಅದನ್ನು

ತಳ್ಳಿ ಮೇಲೆದ್ದು ಮುಕ್ತವಾಗುವುದರಲ್ಲಿ ತೊಂದರೆಯೇನೂ ಇಲ್ಲ. ಬದಲಿಗೆ ಅದು ಅವಶ್ಯಕವಾದದ್ದು. ಎಷ್ಟೋ ಬಾರಿ ಇನ್ನೊಬ್ಬರೊಡನೆ ಹಂಚಿಕೊಂಡಾಗ ಅದುಮೀ ಹುಗಿದುಹಾಕಿದ ಆ ಕಲ್ಲಿನ ಅಡಿಯಿಂದ ತಪ್ಪಿಸಿಕೊಂಡು ಹೊರಬರಬಹುದಾಗಿದೆ. ಹಾಗೇ ಸಿಕ್ಕಿಕೊಂಡು ಕುಳಿತುಕೊಂಡರೆ ನಮ್ಮ ಕೈಯಿಂದಲೇ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ.” ಹೊಂಕೆದಲ್ಲಿ ಸಿಕ್ಕಿಸಿಕೊಂಡಿದ್ದ, ಸುಗಂಧಿತ ಕರವಸ್ತಿಂದ ಅವಳ ಒದ್ದೆಯಾದ ಕಣ್ಣಗಳನ್ನು ಒರೆಸಿದರು.

“ನೀರು ತರಿಸಲಾ?”

ಮೂಗಿನಿಂದ ಶ್ವಾಸ ಖಳಿದುಕೊಳ್ಳತ್ತ, ಬೇಸಿನೋನಲ್ಲಿ ಮುಖ ತೊಳಿದುಕೊಳ್ಳಬೇಕಾದ ಅವಶ್ಯಕತೆಯನ್ನು ಅವಳು ಪ್ರಕಟಿಸಿದಳು.

“ಒಳಗಡೆ ಎದದಿಕ್ಕಿನಲ್ಲಿ ನನ್ನ ಬೆಂದೊರೂನಲ್ಲಿ ಹೋಗು. ಅಷ್ಟರಲ್ಲಿ ನಾನು ನಿನಗಾಗಿ ಬಿಸಿ ಕಾಫಿ ತರಿಸಿರುತ್ತೇನೆ.”

ಅವಳು ಏಳುತ್ತಲೇ ಅವರು ಬಹಾದುರನನ್ನು ಕೂಗಿದರು. ಬಿಸಿ ಕಾಫಿ ಮಾಡಿ ತರಲು ಹೇಳಿದರು.

ಅಮ್ಮನ ನಿರಂತರ ಒತ್ತಾಯದಿಂದಾಗಿ ಅಣ್ಣಾಸಾಹೇಬರಿಗೆ ಅವಳಿಗಾಗಿ ಒಂದು ನೋಕರಿ ನೋಡದೆ ಸುಮ್ಮನೇ ಕುಳಿತಿರಲು ಸಾಧ್ಯವಾಗದ ಹಾಗೆ ಮಾಡಿತು.

ಒಂದು ಸಂಜೆ ಅಣ್ಣಾಸಾಹೇಬರು ಮನೆಯನ್ನು ಪ್ರವೇಶಿಸುತ್ತ, ಸಂತೋಷದಿಂದ ಹೊಂಬಣಿ ಮಾಡಿದರು—“ಅತ್ಯಿಗೆ, ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ದೇವಿಶಂಕರ ಅವರಿಗೆ ನಿಗದಿತವಾದ ಸ್ಥಾನವಿತ್ತಲ್ಲ, ಅದು ನಮಿತಾಳಿಗೆ ದೂರೆಯುತ್ತದೆ—ಯುವ ಕಾರ್ಯಕರ್ತೆಯ ನಾತೆಯಿಂದ. ಸಂಘಟನೆಯಲ್ಲಿ ಸರ್ವಸಮೃತ ಒಟ್ಟಿಗೆ ದೂರಕಿದೆ. ಒಂದು ಜಿಜ್ಞಾಸೆ ಸ್ವಾಭಾವಿಕ-ಟ್ರೇಡ್ ಯೂನಿಯನ್‌ನ ಕಾರ್ಯಕರಾಪಗಳಲ್ಲಿ ನಮಿತಾಳಿಗೆ ಅಭಿರುಚಿ ಇದೆಯೇ ಇಲ್ಲವೇ? ಕಾರ್ಮಿಕರ ಕ್ಷೇಮಚಿಂತನೆಯ ಜಣವಳಿಯಲ್ಲಿ ಅವಳು ಸ್ತ್ರೀಯವಾದ ಭಾಗವನ್ನು ವಹಿಸಲು ಬಯಸುತ್ತಾಳೆಯೇ ಇಲ್ಲವೇ? ನಾನೇನೋ ನಿಣಾಯವನ್ನು ಅವಶ್ಯ ಮಾಡಿದ್ದೇನೆ. ಆದರೆ ಅವಳ ಅಂತರಂಗದ ಭಾವನೆಗಳ ಪರಿಚಯವಿಲ್ಲದೆ ನಿಣಾಯಕ್ಕೆ ಒಂದು ಅಂತಿಮ ಮುದ್ರೆಯೊತ್ತಲು ಸಾಧ್ಯವಾಗುತ್ತಿಲ್ಲ. ಜವಾಬ್ದಾರಿಯಿಂದ ವ್ಯಕ್ತಿಯ ಉತ್ಸಾಹ ಕಡಿಮೆಯಾಗುತ್ತದೆ. ಇದು ಸ್ವಾಭಾವಿಕ ಪ್ರಕ್ರಿಯೆ. ಪ್ರತಿಯೊಂದು ಯುವ ಮನಸ್ಸಿನಲ್ಲಿಯೂ ಕೆಲವು ಕನಸುಗಳಿರುತ್ತವೆ. ಬೆಂಕಿಯಿಂದ ಉರಿಯವ ಒಂದು ಭಟ್ಟೀಯಿರುತ್ತದೆ. ಅದರ ಸುದುವಿಕೆಯಿಂದ ಆ ಆಕಾಂಕ್ಷೆಯ ಭೀತಿಯನ್ನು ಮಟ್ಟಿಸುತ್ತದೆ. ಹೊದಿಕೆಯನ್ನು ಹಾಸುತ್ತದೆ. ಬೇರೇನಾದರೂ ವಿಕಲ್ಪಗಳಿದ್ದರೆ ಅದನ್ನು ಬಿಟ್ಟು ಅವಳು ಟ್ರೇಡ್ ಯೂನಿಯನ್‌ನಿಗೆ ಬರುವಂತಾಗಬಾರದು. ಸಮಾಜಸೇವೆಯ ಸಂಕಲ್ಪವನ್ನುವುದು ಮರುಭೂಮಿಯ ಕುದಿಯುವ ಬೆನ್ನು ಇದ್ದಾಗೆ. ಸಾಮಾನ್ಯ ವ್ಯಕ್ತಿತ್ವ ಅದನ್ನು ತನ್ನ ಶುಷ್ಕ ಸಂವೇದನೆಯ ಪಾದಗಳ ಮೇಲೆ ಸಹಿಸಲಾರದು.

ల్లి / ఆవిగే

మనుషున బగేగే జింతిసువ మత్తు సద్గుద వ్యవస్థేయ బగేగే అసంతుష్టునాద వ్యక్తి మాత్రపే అదన్న సహిసబల్ల. అల్లదే అవను పరివర్తనసేయన్న బయసువవనాగిరబేకు.”

“అదు ననగూ గొత్తు. త్రైడ్ యూనియన్ జోతె సేరికోళ్లుపుదెందరే విషయిక్కుపాద బాయల్లి బెరళిట్ట హాగె. మేలినింద అప్పున బ్యాగళన్న సహిసికోళ్లు యావ కురుడుమక్కలు తానే కోరళిగే కల్లు కట్టికోళ్లారే?” అణ్ణ సాహేబర భాషణదింద జిగుప్పే పట్టుకోండ అమ్మ నంజిన మాతనాడిదళు.

“అదు హేళలా అత్తిగే, అదు అవరవర విచారకై బిట్టద్దు.”

“స్ఫ్లాపూ ఒత్తాయ మాడిసబారదు... సరి... ఆదరే హేళి. సంబళ ఎష్టు కోడ్తిరి?”

“కోడలిక్కే నాను యారు అత్తిగే, సంఘటనే కోడ్తదే. దేవితంకర స్ఫ్లాపూ మాత్రపూ సంబళ తగొళ్లలిల్ల. నమితాళిగే తింగళిగే ఒందూవరే సావిర సిగ్గుదే.”

“వినోద మాడ్తిదీరా బావాజి, ఒంచేయ బాయల్లి జీరిగే ఇద్దుహాగె, హరకు మురుకు సంసారవన్న సాగిస్తాలా? హసి హప్పళ తట్టియే సావిరారు రూపాయి గళిస్తాలే....”

సంఘటనేయ అనుకంపద తుఱుకు అమ్మనిగే సిట్టుతందితు. సహాయ మాడ్తిదారా అధవా తుఱుకు ఎసీతిదారా?

అమ్మ సిట్టుగిద్దు నోడి అణ్ణ సాహేబరు సరసవాదరు.

“సంబళదల్లి హచ్చెవాగుత్తదే అత్తిగే! నమితా మోదలు కేలస కలితుకోళ్లలి. నీవు మరెతుబిడ్డిరి అత్తిగే! దేవితంకర పాండేయరంతహ ధీర వృక్షిక్షద సహధమిశణ నీవు! కష్టద సమయదల్లి ధైయ్ వహిసబేకు.”

అమ్మన సిట్టు కోలిన పేట్టు తింద గిల్లియహాగె నేగెయితు.

“ఈగ నాను మాడ్తిరోఎడేను? యావుదే ననమగ మనిగే ఒందు హిట్టు-బేళేయ మూడిగళన్న తందుహాకలల్ల. ధైయ్ వహిసదే హోగిద్దరే బావాజి, హీగే హప్పళ-సందిగే మాదలిక్కే గల్లి-మోవల్లా నాయియ హాగే అలీతిద్దేనా?”

ప్రతికీయేయాగి అణ్ణ సాహేబరు ముగుళ్లగే జెల్లి, ధైయ్ కళేదుకోండ సిపాయియ హాగె క్యేయెత్తిదరు.

అమ్మనిగే సిట్టుబంతు. ఏనేనోఇ ఒదరతొడగిదళు.

“అంగైయల్లి జేళు ఇట్టుహాండు జీవనపే కళేయితు. ఇన్న ఎష్టు

ಸಹಿಸಲಿ?”

“ದಿನ, ತಿಂಗಳು ಕುಟುಂಬದ ಜವಾಬ್ದಾರಿಯಿಂದ ಮುಖಿ ತಿರುಗಿಸಿ, ಧರಣೀ-ಹೋರಾಟಗಳನ್ನು ಕಟ್ಟಿಕೊಂಡು, ನಿಮ್ಮನ್ನು ಶಿರೋಮಣಿ ಮಾಡುವುದರಲ್ಲಿಯೇ ಶೋಡಗಿಕೊಂಡರು. ಕೇಳಿ, ನಾನೇನಾದರೂ ಹೀ-ಹಿಟ್ ಅಂದೆನಾ? ಈಗ ಕಷ್ಟದ ವೇಳೆ ಬಂದಿದೆ. ತಲೆಯಮೇಲೆ ಸಂಘಟನೆಯ ಆಸರೆಯನ್ನು ಹೊತ್ತುಕೊಂಡವರು ಮುಂದೆ ಬರಬಾರದಾ? ಇನ್ನೂ ಅದರ ಬಾಪುಟವನ್ನು ಎತ್ತಿಹಿಡಿಯಲು, ಅದರ ಸೇವಕನನ್ನೇ ಕೊಂಡು ವಸೂಲು ಮಾಡುವ ಪ್ರಯತ್ನ ಮಾಡುವುದಾದರೆ ಅವನ ಮಕ್ಕಳು-ಮರಿಗಳ ಜವಾಬ್ದಾರಿ ಯಾರದು? ಹಿಂದುಗಡೆಯಿಂದ ಬೆಸ್ಸಿಗೆ ಚೊರಿ ಹಾಕಿ ಓಡಿಹೋದನಲ್ಲ, ಅವನದಾ?”

“ಓಂ...ಓಂ...ಓಂ....” ದಿಂಬಿನ ಸಹಾಯದಿಂದ ದಿವಾನಾದ ಮೇಲೆ ಬರಗಿ ಶೂತಿದ್ದ ಅಪ್ಪಾಚಿ ಅಮೃತನ ನಿರಗಳ ಮಾತಿನಲ್ಲಿ ಹಸ್ತಕ್ಷೇಪ ಮಾಡಿದರು. ನಂತರ ಎಡಗ್ನೆ ಎತ್ತಿ ತಲೆಯ ಹಿಂಭಾಗದಲ್ಲಿದ್ದ ಸ್ಲೈಟ್ ಎತ್ತಿಕೊಂಡು ಚೊಕ್ನ ಸಹಾಯದಿಂದ ಅದರ ಮೇಲೆ ಬರೆದರು.

“ಕಾರ್ಮಿಕ ಬಂಧುಗಳು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ, ಇಪ್ಪತ್ತೆರಡು ಸಾವಿರ ರೂಪಾಯಿಯ ಗಂಟನ್ನು ಕಷ್ಟದ ಸಮಯದಲ್ಲಿ ಕಾಣಿಕೆಯಾಗಿ ಅರ್ಧಿಸಿದರಲ್ಲ...”

ಬರೆದ ಸ್ಲೈಟನ್ನು ಅವರು ಅಮೃತ ಎದುರು ಹಿಡಿದರು.

“ಕೊಟ್ಟಿದ್ದಾರಲ್ಲ, ಯಾರು ಅಲ್ಲಗಳಿತಾರೆ? ಆದರೆ ಎಪ್ಪು ತಿಂಗಳು ಮೂಸಲಿಕ್ಕಾಯಿತು ಆ ವಿಜಾನೆಯಿಂದ? ನನ್ನ ಬಾಯಿ ತೆಗೆಸಬೇಡಿ. ಕುಂತಿ ಮತ್ತು ಬಾವ ಇರಿದ್ದರೆ ಈ ನಗರದಲ್ಲಿ ನೆರಳಿಟ್ಟುಕೊಂಡು ಒಂದು ಹೊತ್ತಿನ ಅನ್ನ ಕಾಣೋದೂ ಕಷ್ಟವಾಗಿತ್ತು.”

“ಶ್ರಮಜೀವಾದಿಂದ ನಮಿತಾ ಇನ್ನೂ ಬಂದಿಲ್ಲವಾ?” ಅಣ್ಣಾ ಸಾಹೇಬರು ವಿಷಯಾಂತರ ಮಾಡಿದರು.

ಹುಬ್ಬು ಮೇಲೇರಿಸಿದ್ದ ಅಮೃತ ಮಂಕಾದ ಗೋಚೆ ಗಡಿಯಾರದ ಕಡೆ ದೃಷ್ಟಿ ಹಾಯಿಸಿದಳು.

“ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಿ, ನನ್ನ ನಂತರ ಅವಳು ಹೋಗ್ತಾಗೆ. ಮರಳಿ ಬರೋ ಸಮಯ ಆಯ್ದು. ಬರ್ತಾ ಇರಬಹುದು.”

ಕೊರಡಿಯಲ್ಲಿ ಆವರಿಸಿದ ಒತ್ತುಡವನ್ನು ಸಡಿಲಗೊಳಿಸುವ ಉದ್ದೇಶದಿಂದ, ಅಣ್ಣಾಸಾಹೇಬರು ಅಮೃತನ ಬಳಿ ಪ್ರೀತಿಯಿಂದ ತಪ್ಪು ಒಟ್ಟಿಕೊಂಡು, ಘನಫೋರ ಮಾರಾಮಾರಿಯ ನಂತರವೂ ಅತ್ತಿಗೆಯ ಬಳಿ ಪ್ರೀತಿಯಿಂದ ಅವರ ಕ್ಯಾಯ ರುಚಿಕರವಾದ ಶುಂಠಿ ಬೆರೆಸಿದ ಚಹಾ ಕುಡಿಯುವ ಆಸೆಯಿಂದ ಬಂದಿದ್ದೇನೆ ಎಂದು ಹೇಳಿದರು. ಜೊತೆಗೆ ನಮಿತಾಳಿಗೆ ಸೌಕರಿಯ ಶುಭಸಂದೇಶ ಹೇಳಿಹೋಗಲು. ಆದರೆ ಇಲ್ಲಿ

೮೯ / ಆವಿಗೆ

ಅಗಿದ್ದೇ ಬೇರೆ. ವಿರೋಧಿಗಳು ಮುಲಾಚಿಲ್ಲದೆ ತೊಳೆಯುತ್ತಾರೆ ಅವರನ್ನು, ಹಾಗೇ ಅವರಿಗೆ ನೀರಿಳಿಸಿ ಅತಿಗೆ ತೊಳೆದರಲ್ಲ ಅವರನ್ನು.

ಹರಾತ್ತನೇ ಜಾದೂ ಭಡಿ ತಿರುಗಿತು. ಅಮ್ಮೆ ಏರಿಸಿದ ಮಂಬಿಗಳನ್ನು ಕೆಳಗೆ ಇಳಿಸಿ ಒಳಗಡೆ ಹೊರಟಳು. ಹೋಗುವಾಗ ಅವಕು ಮಧುರವಾದ ಪರಿಮಳ ಚೆಲ್ಲಿದಳು.

“ಹೋಗಲಿ ಬಿಡಿ ಬಾವಾಜಿ, ನಾಟಕ! ನಿಮ್ಮ ಜರ್ಮನ್ ಬಹಳ ದಪ್ಪು!”

ಅಣ್ಣಾ ಸಾಹೇಬರು ತಮ್ಮ ಮುಂಗೈಯ ಜರ್ಮನ್‌ನ್ನು ಕೈಬೆರಳುಗಳಿಂದ ಹಿಡಿದು ರಬ್ಬರೋನ ಹಾಗೆ ಎಳೆದರು.

ಕೋಣೆಯ ಒಳಗೆ ವಿನೋದ ಹರಡಿತು.

ಸಂಕೋಣದಿಂದ ಅಪ್ಪಾಜಿ ಹೊಣಕ್ಕೆಲಿಂದ ಸ್ಲೈಟ್ ಒರೆಸಿ ಬರೆದರು.

“ನನ್ನ ಹುದ್ದೆಗೆ ಯೋಗ್ಯನಾದ ಅಭ್ಯರ್ಥಿಯನ್ನು ಹುಡುಕುವಲ್ಲಿ ನೀವು ಅಸಮರ್ಥರಾಗಿದ್ದೀರೆಂಬುದು ಸ್ವಪ್ನವಾಗಿದೆ—ಅಣ್ಣಾ ಸಾಹೇಬ. ನಮಿತಾಳ ಬದಲಿಗೆ ನಿಮ್ಮ ಅತಿಗೆಯನ್ನೇ ಕಾರ್ಮಿಕರ ಸಂಘದ ಕಚ್ಚೆರಿಯಲ್ಲಿ ಕುಳಿತುಕೊಳ್ಳುವ ಅವಕಾಶ ಹೊಟ್ಟಿದ್ದರೆ, ಜಮತ್ತಾರಿಯಾದ ಪರಿಣಾಮವಾಗಿತ್ತು. ವಿರೋಧಿಗಳ ಮೇಲೆ ನೀವು ಎಷ್ಟೇ ದಾಳಿ ಮಾಡಿದರೂ ನೀವು ಅವರನ್ನು ಸೋಲಿಸಲಾರಿ. ಆದರೆ ತನ್ನ ಕೌಶಲ ಹಾಗೂ ಆಕ್ರಮಣಗಳಿಂದ ನಿಮ್ಮ ಅತಿಗೆ ಅವರನ್ನು ರಣರಂಗ ಬಿಟ್ಟು ಓಡಿಸುತ್ತಿದ್ದಳು ನೋಡಿ.”

ಸ್ಲೈಟ್ ಓದುತ್ತಲೇ ಅಣ್ಣಾ ಸಾಹೇಬರು ಮುಕ್ತಕಂಠದಿಂದ ನಕ್ಕರು.

“ನನ್ನದೇನೂ ತಕರಾರಿಲ್ಲ. ಆದರೆ ನಾನು ಭಸ್ಯಾಸುರನಾಗುವ ಸಂಕಟವನ್ನು ಮ್ಯಾಮೇಲೆ ಎಳೆದುಕೊಳ್ಳಲಾರೆ ದೇವಿಶಂಕರ! ವಿರೋಧಿ ಪಕ್ಷದವರನ್ನು ವಿಚಾರಿಸಿಕೊಳ್ಳುವ ಕೆಲಸವನ್ನು ಅತಿಗೆಯಾವಾಗಬೇಕಾರೂ ಮಾಡಬಲ್ಲರು. ಎಲ್ಲಕ್ಕಿಂತ ಮೊದಲು ಅವರು ನನ್ನನ್ನೇ ‘ಕಾರ್ಮಿಕರ ಸಂಘ’ದ ಮಟ್ಟಿಲ ಮೇಲೆ ನಿಲ್ಲಿಸಿದರೆ...”

“ಈ....ಈ....ಈ....ಈ....” ಅಪ್ಪಾಜಿ ಅಣ್ಣಾ ಸಾಹೇಬರ ನಗುವಿನೋಂದಿಗೆ ತಮ್ಮ ಕರುಣ ನಗೆಯನ್ನು ಸೇರಿಸಿದರು.

ನಗುವಿನ ಅನುರಣನದ ಮಧ್ಯ ಅಪ್ಪಾಜಿ ಸ್ಲೈಟಿನ ಮೇಲೆ ಪ್ರತ್ಯೇ ಮಾಡಿದರು.

“ಶಿವಹರೆ ಬಾಬೂ ಅವರದೇನಾದರೂ ಸುದ್ದಿ ಇದೆಯಾ?”

“ನ್ಯಾಸ್ ಪೇಪರ್ ನೋಡಿದೀರಾ ಇತ್ತಿಂಚೆಗೆ” ಅಣ್ಣಾ ಸಾಹೇಬರ ಸ್ವರ ಒಮ್ಮೆಲೇ ಚಿಂತೆಯಿಂದ ಕೂಡಿತ್ತು. ಅಧಿಕಾರ ಲಾಲಸೆ ಎನ್ನಪ್ಪುದು ಅವನನ್ನು ದಾರಿತಪ್ಪಿಸಿದೆ. ಶಂಕರಿಗಾಗಿ ಅವನು ಯಾರೊಡನೆಯಾದರೂ ಒಪ್ಪಂದಕ್ಕೆ ತಯಾರಾಗ್ತಾನೆ. ದೇವಿಶಂಕರ, ನನಗೆ ಗೊತ್ತಿತ್ತು! ಗೆದ್ದಲು ಎಲ್ಲಿಗೇ ಹೋಗಲಿ, ಯಾರ ಜೊತೆಗೇ ಇರಲಿ, ತನ್ನ ಗುಣ ಬಿಡೋದಿಲ್ಲ.”

“ನಾನು ಪಾಟೆಯಿಂದ ಅವನನ್ನು ವಿಧಾನಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಶಿಫಾರಸು ಮಾಡಿರಲಿಲ್ಲ ಎಂಬುದು ನಿಜವಲ್ಲ. ಯಾಕೆಂದರೆ ಕಾರ್ಮಿಕರ ಬಗ್ಗೆ ಅವನು ಮನಸ್ಸುಗೊಟ್ಟಿ ಕೆಲಸ ಮಾಡಿದ್ದು. ಅವನು ಗೆಲ್ಲಿದ್ದ... ಆದರೆ ಅಪರಾಧಿ ಮನೋಧರ್ಮದಿಂದ ಕೂಡಿದ ಅವನ ಸಂಪರ್ಕಗಳು ನನ್ನ ಕಿವಿ ನೆಟ್ಟಾಗಿಸಿದವು..”

“ಅವನಿಗೂ ಗೊತ್ತಾಯ್ತು. ಶಿಫಾರಸ್ಸಿನ ಹೊರತಾಗಿಯೂ ಪಾಟೆಯನ್ನು ಅವನಿಂದ ವಿಮುಖಗೊಳಿಸಲು ನಾನು ಪ್ರಧಾನಪಾತ್ರ ವಹಿಸಿದೆ. ಆದರೆ ಇದೆಲ್ಲ ಯಾಕಾಯ್ತು ಅನ್ನವುದನ್ನು ಅವನು ಯೋಚಿಸಲೂ ಹೋಗಲಿಲ್ಲ.”

“ಯಾರ ಜೊತೆ ಸೇರಿಕೊಂಡು ಅವನು ಆಕಾಶದಲ್ಲಿ ವಿಹರಿಸ್ತಾ ಇದ್ದನೋ, ನಾಳೆ ಅವರೇ ಅವನ ಗಾಳಿಪಟದ ರೆಕ್ಕಿ ಕತ್ತರಿಸಿ ಅದನ್ನು ನೆಲದ ದೂಳನಲ್ಲಿ ಕೆಡವುತ್ತಾರೆ ಎಂಬುದು ಅವನಿಗೆ ಗೊತ್ತೇ ಇಲ್ಲ.”

“ಅವರು ಬಯಸಿದನ್ನಲ್ಲ ಮಾಡೋದು, ಅವನು ಯೋಚಿಸಿದ್ದನ್ನೋ ಮಾಡಬೇಕಾಗಿತ್ತು. ಸ್ವಲ್ಪ ವರ್ಷ ತಡಕೊಂಡಿದ್ದರೆ, ಬಹುತೇ ಒತ್ತೇ ಬೀಳುವ ಅನಿವಾರ್ಯತೆಯಿಂದ ಮುಕ್ತನಾಗಿದ್ದ.”

“ಪ್ರತಾಪಸಿಂಹನಿಂದ ಹಿಡಿದು ರಾಣಿವರೆಗೆ ಅವನು ಕನ್ನ ಹಾಕಿದ ದೊಡ್ಡ ಸಾಲನ್ನೋ ಎದುರು ನಿಲ್ಲಿಸಿಬಿಟ್ಟಿದ್ದ. ಅವರೆಲ್ಲ ನನ್ನ ವಿರುದ್ಧ ಕಿವಿ ಉದಿದವರೇ. ಪ್ರಭುಗಳನ್ನು ಎಚ್ಚರಿಸಿದರು. ಹೆದರಿಸೋ ಬೆದರಿಸೋ ಪ್ರಯತ್ನ ಮಾಡಿದರು. ಶಿವಹರೆ ಬಾಬುವಿನ ಹಿಡಿತದಲ್ಲಿ ಎರಡೂವರೆ ಸಾವಿರ ಕಾರ್ಮಿಕರ ಓಟುಗಳಿವೆ. ಇದು ಬ್ಲಾಕ್‌ಮೇಲಿಂಗ್. ಶಿವಹರೆ ಕಾಮಟಕರ ಬಾಬೂ ರಾಜಕೀಯದ ಮುಖ್ಯ ಧಾರೆಯಲ್ಲಿ ಸೇರಿಕೊಂಡು ಪಾಟಿಗೆ ಆಧಾರವಾಗಲಿ ಎಂದು ನಾನು ಬಯಸಿರಲಿಲ್ಲ. ಕಾಂಗ್ರೆಸ್‌ನ್ನು ಬಲಪಡಿಸಲಿ. ನನಗಂತೂ ಅವನಿಂದ ಭವಿಷ್ಯದಲ್ಲಿ ಅಪಾಯವಿದ್ದ ಹಾಗೆ ಅನ್ನಿಸಿತು.”

“ಸ್ವಯಂ ರಾಜ್ಯಾಭಿಷೇಕ ಮಾಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಎಷ್ಟು ಭಾರಿ ಹೆಚ್ಚೆ ಬದಲಿಸಿದ. ಪಾಪ, ಮುಗ್ಧರಾದ ನಿಷ್ಣಾವಂತರಾದ ಕಾರ್ಮಿಕರ ನಿಷೇಯನ್ನು ದುರುಪಯೋಗ ಮಾಡಿಕೊಳ್ಳೋದು, ನನಗಂತೂ ಸಹಿಸಲಿಕ್ಕುಗೋದಿಲ್ಲ. ಅದು ನಿನಗೂ ಗೊತ್ತು. ಅವರೆಲ್ಲ ನನ್ನ ವಿರುದ್ಧವಾಗಿ ಅವನ ಸಮರ್ಪಕರಾದರೆ ಏನು ಮಾಡೋದು?”

“ಅವನು ನನಗಿಂತ ಹೆಚ್ಚೆ ಅವರ ಹಿತರಕ್ಕ ಎಂದು ಯೋಚಿಸಿ ಆ ಮುಗ್ಧರು ಅವನ ಜೊತೆ ಸೇರಿಕೊಂಡರು.”

“ಅವನು ಪ್ರಶ್ನಿಕಾ ಪ್ರಕಟಣೆ ಹೊಟ್ಟಿದನ್ನು ನೀನೂ ಓದಿರಬಹುದು. ಟೇಡ್ ಯೂನಿಯನ್ ಎರಡು ವಿಭಾಗವಾಗಿದೆ. ನನ್ನ ಮನಸ್ಸೀ ವರ್ತನೆಯ ಬಗ್ಗೆ ಕೂಲಿಕಾರರಿಗೆ ಅಸಮಾಧಾನ ಇದೆ. ಜೊತೆಗಾರರೋಂದಿಗೆ ಸಮಾಲೋಚನೆ ಮಾಡೋದಿಲ್ಲ. ನಾನೋಬ್ಬ ಸವಾರ್ ಧಿಕಾರಿ. ತನಗೆ ಎಂಬತ್ತು ಪ್ರತಿಶತ ಕಾರ್ಮಿಕರ ಬೆಂಬಲ ಇದೆ. ಮೇ ಒಂದನೇ

೪೮ / ಆವಿಗೆ

ತಾರೀಕು ಕಾರ್ಮಿಕರ ದಿನದಂದು ಆಜಾದ್ ಮೇದಾನದಲ್ಲಿ ವಿಭಜಿತ ಕಾರ್ಮಿಕರ ಬಹುದೊಡ್ಡ ರ್ಯಾಲಿ ಇದೆ.. ಎಂದೆಲ್ಲ ಹೇಳಿಕೆ ಕೊಟ್ಟಿದ್ದ.”

“ಆದರೆ ರ್ಯಾಲಿಗೆ ಎಂಬತ್ತು ಜನ ಕೂಡ ಬಂದಿರಲಿಲ್ಲ. ಕಾರ್ಮಿಕರಿಗೆ ಅಲ್ಲಿಗೆ ಬರಲು ತೈನ್ ಹತ್ತುಲು ನಾನು ಕೂಡಲಿಲ್ಲ ಅಂತ ನನ್ನ ಮೇಲೆ ಆರೋಪ. ನನ್ನ ಗುಂಪಿನ ಜನ ಅವರನ್ನು ಹೆದರಿಸಿ ಬೆದರಿಸಿ ಮಾಡಿದರು. ಅವರ ಮನೆಗಲ್ಲ ಹೋಗಿ ರ್ಯಾಲಿಗೆ ಹೋಗದಂತೆ ತಡೆದರು ಅಂತೆಲ್ಲ ಆರೋಪ ಹೋರಿಸಿದ್ದ.”

ಅಣ್ಣಾ ಸಾಹೇಬರು ಬೇಸರದಿಂದ ದೀರ್ಘ ಶಾಸ್ತ್ರ ಬಿಟ್ಟರು.

“ನಾನು ಜೀವಂತ ಇರೋವರಿಗೆ ಅವನ ದಾರಿಗೆ ಅಡ್ಡ ಬಂಡ ಆಗಿರ್ತೇನೆ ಎಂದು ಆ ಬೇವಕೊಫ ತಿಳಕೊಂಡಿದಾನೆ. ನಾನೇ ಅವನನ್ನು ಎತ್ತಿ ನಿಲ್ಲಿಸಿದ್ದು... ಆದರೆ ಈಗ ಅವನೇ...”

ಅಪ್ಪಾಚಿ ಅವರಿಗೆ ಸಮಾಧಾನ ಹೇಳಲು ಕೈ ಅಲುಗಿಸಿದರು. ‘ಯಾರಿಗಾಗಿ ನೀವು ಬೇಸರ ಮಾಡಿಕೊಳ್ಳಿದ್ದೀರಿ? ಆ ಕುತಂತ್ರಿ ಅದಕ್ಕೂ ಯೋಗ್ಯನಲ್ಲ’ ಅನ್ನುವುದು ಅವರ ಭಾವವಾಗಿತ್ತೆಂದು ತೋರುತ್ತದೆ.

ಅಣ್ಣಾ ಸಾಹೇಬರು ಒಂದು ಕ್ಷಣಿ ತಮ್ಮಲ್ಲಿಯೇ ಮುಖಿಗಿ ಹೋದವರಂತಿದ್ದರು.

ನಾಲ್ಕನೆಯ ಮಹಡಿಯ ಮಮತಾಳ ಮನೆಯಿಂದ ಕೈಗಡವಾಗಿ ತರುವ ವೃತ್ತ ಪತ್ರಿಕೆಯನ್ನು ಅಪ್ಪಾಚಿ ಉತ್ತಾಪದಿಂದ ಓದುತ್ತಿದ್ದರು. ಒಂದೇ ಉಸಿರಿಗೆ ಎಲ್ಲ ಸುಧಿಗಳನ್ನೂ ಕುಡಿದು ಬಿಡಲು ಬಯಸುತ್ತಿದ್ದಾರೇನೋ ಅನ್ನುವ ಹಾಗೆ. ಆದರೆ ಅವರ ಬಲಗ್ಗೆಯಲ್ಲಿ ಬಹಳ ಹೊತ್ತು ಪತ್ರಿಕೆಯನ್ನು ಹಿಡಿದುಕೊಂಡಿರಲು ಸಾಧ್ಯವಾಗುತ್ತಿರಲ್ಲಿ. ಪ್ರಬು ತಿರುವುದು ಅವರಿಗೆ ಕಷ್ಟವಾಗುತ್ತಿತ್ತು. ಪತ್ರಿಕೆಯನ್ನು ಮಡಿಸಿಕೊಡಿ ಎಂದು ಹೇಳುವಂತೆ ಅವರು ಕಣ್ಣಿಗಳನ್ನು ಆದ್ರಫಗೊಳಿಸುತ್ತಿದ್ದರು. ಆಗೇಗ ಅಪ್ಪಾಚಿಗೆ ಸುದ್ದಿ ಓದುವ ಕೆಲಸವನ್ನು ಮುನಿಯಾ ಕೂಡ ಮಾಡುತ್ತಿದ್ದಳು.

ಸುದ್ದಿಯನ್ನು ತಿಳಿಯುವ ಆಳವಾದ ಆಸಕ್ತಿಯನ್ನು ನೋಡಿದ ಅವಳಿಗೆ ಮನೆಗೊಂದು ಟಿ.ವಿ. ಬೇಕಾಗಿತ್ತು ಅನಿಸಿತು. ರೇಡಿಯೋದ ಸಂಕ್ಷಿಪ್ತ ವಾರ್ತೆಗಳನ್ನು ಅವರು ಆಗಾಗ ಕೇಳುತ್ತಿದ್ದರು.

ಯಾವುದಾದರೂ ಕಾರಣದಿಂದ ಎಂದಾದರೂ ಮಮತಾಳ ಮನೆಗೆ ವರ್ತಮಾನ ಪತ್ರಿಕೆ ಬರದೇ ಇದ್ದಾಗು. ಅನಿವಾರ್ಯವಾಗಿ ಅಪ್ಪಾಚಿ ಸ್ಲೇಟಿನ ಮೇಲೆ ಬರೆಯುತ್ತಿದ್ದರು ‘ಸ್ವಲ್ಪ ರೇಡಿಯೋ ಹಚ್ಚಿ’

ನೋವಾಗುತ್ತಿತ್ತು. ಅದ್ವಾಷವಶಾತ್ ಅವಳಿಗೆ ಒಂದು ದೊಡ್ಡ ಟ್ರೋಶ್ ಆದರೂ ಸಿಕ್ಕಿದ್ದರೆ ಅಪ್ಪಾಚಿಗೆ ದಿನವೂ ಹೇಪರ್ ತರಿಸಿಕೂಡಬಹುದಾಗಿತ್ತು. ಅವರು ದಿನವಿಡೀ ತಮಗೆ ಬೇಕಾದಾಗೆಲ್ಲ ಓದಬಹುದಾಗಿತ್ತು.

ಹಪ್ಪಳ ತಟ್ಟಿ ಭುಜಗಳು ನೋಯುತ್ತಿದ್ದವು.

ಅಕ್ಕಪಕ್ಕದಲ್ಲಿ ದಣಿದ ಕಾಲುಗಳನ್ನು ನೀಡಿ ಹಪ್ಪಳ ಹಚ್ಚುವುದರಲ್ಲಿ ಮುಖುಗಿದ ಮಹಿಳೆಯರ ಗುಂಪು ಉರುಳಿಗೆ ತಾಗುಹಾಕಿದ ಕುತ್ತಿಗೆಗಳ ಹಾಗೆ ಕಾಣಿಸುತ್ತಿತ್ತು. ಅವರ ಮೂಕ ಆರ್ಥನಾದ ಪ್ರಾಂಗಣದಲ್ಲಿ ಪ್ರೇತಗಳ ಹಾಗೆ ತಿರುಗಾಡುತ್ತ ಅವಳಿಗೆ ಸುಮ್ಮನೆ ಕೂರಲು ಕೊಡುತ್ತಿರಲಿಲ್ಲ.

ಸಾಕಷ್ಟು ಯೋಚನೆ ಮಾಡಿ ಎಷ್ಟುಂದು ವೇಗವಾಗಿ ಹಪ್ಪಳ ಹಚ್ಚುವ ಪ್ರಯತ್ನ ಮಾಡಿದರೂ, ಅಪ್ಪನಿಗೆ ವೃತ್ತಪತ್ರಿಕೆ ತರಿಸಿಕೊಡಲು ಆಗಲೇ ಇಲ್ಲ.

ಅಲ್ಲಿ ಸ್ವಲ್ಪವಾದರೂ ಸಹನೀಯ ಸಂಗತಿಯಿಂದರೆ, ಸೋಹನಿಯ ಹಾಡು ಚನ್ನಾಗಿ ಅನಿಸಹತ್ತಿತ್ತು. ಸೋಹನಿ ಹಪ್ಪಳ ಹಚ್ಚುತ್ತಲೇ ಸಣ್ಣದನಿಯಲ್ಲಿ ಹಾಡುತ್ತಿದ್ದಳು.

‘ವರ್ಷ ಎರಡು ವರ್ಷ ಮೋಗುವುದಿಲ್ಲ, ಮೇಣಿಯನು ಇಟ್ಟಬಿಡಿ ಬೋವಿಗೇ...’

ಶ್ರೀವಾಸ್ತವ ಆಂಟಿ ಹೇಳಿದ್ದರು ವರ್ಷದಲ್ಲಿ ಹದಿಮೂರು ಜನ ಹುಡುಗರು ಸೋಹನಿಯನ್ನು ನೋಡಲು ಬಂದವರು ಮುಖ ತಿರುಗಿಸಿ ಹೋಗಿದ್ದರು. ಯಾರಿಗೂ ಅವಳು ಇಷ್ಟವೇ ಆಗುತ್ತಿರಲಿಲ್ಲ. ಅವಳಿಗೆ ಹೊಲಿಗೆ, ಕಸೂತಿ, ಕಸ ಮುಸುರೆಯಿಂದ ಹಿಡಿದು, ಹಾಡುವುದು ಬಾರಿಸುವುದು ಎಲ್ಲವೂ ಗೊತ್ತಿತ್ತು. ಸೋಹನಿಗೆ ಗೊತ್ತಿಲ್ಲದೇ ಇಲ್ಲ. ಹದಿಮೂರು ಜನ ನೋಡಿ ಬಿಟ್ಟುಹೋಗುವಪ್ಪು ಸೋಹನಿ ಕುರಾಪಿಯಾಗಿ ಅವಳಿಗೆ ಅನಿಸಲೇ ಇಲ್ಲ. ಅವಳ ದುರದೃಷ್ಟಿ ಅವಳನ್ನು ಹಪ್ಪಳ ಹಚ್ಚಲು ಹಚ್ಚಿತ್ತು.

ಅಣ್ಣಾ ಸಾಹೇಬರು ತಮ್ಮ ವಿಚಾರದ ಸುಳಿಯಿಂದ ಹೊರಬಂದು ಜಿಂತಾನಿಮಗ್ನಿ ಸ್ವರದಲ್ಲಿ ಅಪ್ಪಾಜಿಯ ಬಳಿ ಹೇಳಿದರು “ನಾನು ಹೇಳಿದ ಹಾಗೆ ಶಿವಹರೆ, ಸಮಾಜವಾದಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ಮಾಡಿದಾನೆ.”

“ಹಾಗಾದರೆ ಒಪ್ಪಂದದ ನಿರೀಕ್ಷೆಯಿದೆ.”
 “ಇತ್ತೀಚೆಗೆ ರಾತ್ರಿ ನನಗೆ ನಿದ್ದೆ ಬರೋದಿಲ್ಲ ದೇವಿಶಂಕರ? ಒಮ್ಮೆಲೇ ಚಡಪಡಿಸಿ ಎದ್ದು ಕೂರುತ್ತೇನೆ. ಎದ್ದು ಕೋಣೆಯಲ್ಲಿ ತಿರುಗಾಡತೊಡಗುತ್ತೇನೆ. ಆತ್ಮಧಿಗಾಗಿ ಕೂದಲು ಕಿರುಕೊಳ್ಳುವ ಆತ್ಮಫೀಡಕ ಪ್ರಕ್ರಿಯೆ ಮಾಡಿಕೊಳ್ಳಬೇಕು ಅನಿಸುತ್ತದೆ. ಎಂಥಿಗಿಡಕ್ಕೆ ನೀರೆರದೆ! ಎಲ್ಲ ಗಿಡಕ್ಕೂ ನೀರು ಬೇಕು ನಿಜ. ಸತ್ಯ ನನಗೆ ಸರಳವೆನಿಸುತ್ತದೆ, ವಾಸ್ತವ ಜಟಿಲವಾಗಿದೆ! ಎಷ್ಟೋ ಬಾರಿ ನಿನ್ನ ಅಕ್ಕ ಬಂದು ಕೇಳಿದಳು—“ಏನು ವಿಷಯ? ಯಾಕೆ ನಿದ್ದೆ ಮಾಡೋದಿಲ್ಲ?” ಸುಳ್ಳಹೇಳಿ ಅವಳನ್ನು ಸಮಾಧಾನಪಡಿಸಿದೆ.
 “ಕಾಗಷ್ಟೇ ನಿದ್ದೆಯಿಂದ ಎಚ್ಚರಾಗಿದ್ದೇನೆ.”

“ವಿಮಲಾ ಬೆನ್ನ ಹೇಳಿದಳು....”

“ಒಳ ಸುದ್ದಿ ಏನೆಂದರೆ, ಬಾಂದ್ರಾ ಈಸ್ಟನಲ್ಲಿರುವ ಬಂದಾಗಿರುವ ಸಿನಿಮಾ ಮಂದಿರದ ಪಕ್ಕದಲ್ಲಿ ಗುಡಿಸಲುಗಳವೆಯಲ್ಲ, ಅಲ್ಲಿ ತಿಂಗಳ ಹಿಂದಷ್ಟೇ ಮಧ್ಯಾಹ್ನ ಆಕಸ್ಮಾತ್ತಾಗಿ ವಿನಾಶಕಾರಿ ಬಂಂಕಿ ಹೊತ್ತಿಕೊಂಡಿತ್ತು. ಆ ಬಂಂಕಿ, ದೇವಿಶಂಕರ, ಯಾವುದೋ ಕಾರ್ಮಿಕ ಜೋಪಡಿಯಲ್ಲಿ ಸ್ನೇಹ ಸ್ನೇಹಗೊಂಡಿದ್ದರಿಂದ ಹೊತ್ತಿಕೊಂಡದ್ದಲ್ಲ,

ಹಾಗೆಂದು ಎಲ್ಲ ಕಡೆ ಪ್ರಚಾರ ಮಾಡಲಾಗಿತ್ತು. ವಾಸ್ತವದ ಮೇಲೆ ಪರದೆ ಎಳೆಯುವ ಪ್ರಯತ್ನ ಅದು. ನಿಜವನ್ನು ಯಾರು ಶೋಧ ಮಾಡುವವರು? ಯಾರು ಸಿದ್ಧ ಮಾಡಬೇಕು? ಬೆಂಕಿಗೆ ಆಹುತಿಯಾದ ಸಾಲಿಗೆ ಸಾಲು ಜೋಪಡಿಗಳಲ್ಲಿ ಇದ್ದಪ್ಪು ಸ್ಮೋವ್‌ಗಳೂ ಸ್ಮೋಟಗೊಂಡಿದ್ದವು. ನೂಕುನುಗ್ಗಲು ಮತ್ತು ವ್ಯಾಕುಲ ಸ್ಥಿತಿಯಲ್ಲಿ ಬಣ್ಣಿದ ಜಮಿಖಾನೆಯ ಮೇಲೆ ತಾಯಂದಿರು ಬಿಟ್ಟ ಹಾಲುಗಲ್ಲಿದ ಹಸುಳಿಗಳ ಹಾಗೆ...

“ಓಹ್, ಸಂಚೆಯ ತಿರುಗಾಟಕ್ಕೆ ಹೊರಟಿ ಇಪ್ಪತ್ತೆ ದರಪ್ಪು ಹೆಂಗಸರು ಮನೆಗೆ ಹಿಂತಿರುಗಿದಾಗ ಗೇಟ್ ಕೀಪರ್‌ನಿಂದ ಭಯಾನಕ ಬೆಂಕಿಯ ಸುದ್ದಿ ತಿಳಿಯತ್ತಲೇ, ಅದು ಬೇರೆಲ್ಲ ಅಲ್ಲ, ಅವರದೇ ಗಭ್ರದ ಜೀವಿತ ಚಿತೆಗಳಾಗಿದ್ದವು... ನೀಲಾಕಾಶದಲ್ಲಿ ಜ್ಞಾಲೆ ಜಿಗಿಯುತ್ತಿತ್ತು.

ಬೆಂಕಿ ಹತ್ತಿದ್ದಲ್ಲ, ಶಿವಹರೆಯ ಸೂಚನೆಯ ಮೇರೆಗೆ ಹಾಕಿದ್ದು. ನಾಯಕತ್ವದ ಕರೀಟಧಾರಕೆ ಮಾಡಲು.

“ಷ್ಟ...ಷ್ಟ...ಷ್ಟ...” ಸುದ್ದಿ ತಿಳಿದು ದುಃಖತ್ವರಾದ ಬಾಬೂಜಿಯವರ ಕಣ್ಣಲ್ಲಿ ಧಾರಾಕಾರ ನೀರು.

“ಗೊತ್ತು ನಿನಗೆ... ಸುದ್ದಿತಿಳಿಯತ್ತಲೇ ಎಲ್ಲರಿಗಿಂತ ಮುಂಚೆ ತಲುಪಿದವರು ಯಾರಾಗಿದ್ದರು ಅಂತೆ?.... ನಮ್ಮ ಪ್ರೀತಿಯ ಸಮಾಜ ಸೇವಕ-ಶಿವಹರೆ ಕಾಮಟಿಕರ!!

“ದುಃಖಪಡಬೇಡ ದೇವಿಶಂಕರ” ಅಣ್ಣ ಸಾಹೇಬರು ಅಪ್ಪಾಜಿಗೆ ಧೈರ್ಯ ತುಂಬಿದರು- “ಅಳುವುದು ಕರೆಯುವುದರಿಂದ ಏನೂ ಆಗುವುದಿಲ್ಲ ಗಲಾಟೆ ಎಬ್ಬಿಸುವುದರಿಂದಲೇ ಏನಾದರೂ ಆಗುವುದು!”

“ಹಾಂ, ಕಾಮಟಿಕರನಿಗೆ ಸುದ್ದಿ ಹೇಗೆ ತಿಳಿಯಿತು? ಆನಂತರ ಗೊತ್ತಾಯಿತು. ಅದ್ವಯವಶಾತ್ ಅವನು ಮಿತ್ರ ಡಾ. ಕೆ.ಸಿ. ಪಾಟೇಲರ ಎಂ.ಎ.ಜಿ. ಕಾಲೋನಿಯ ಮನೆಯಲ್ಲಿದ್ದ. ಅಗ್ನಿಶಾಮಕ ದಳಕ್ಕೆ ಅವನೇ ಸೂಚನೆಕೊಟ್ಟಿ ಪೂರ್ವೀಸರಿಗೆ ಅವನೇ ಸೂಚನೆ ಕೊಟ್ಟಿ ಭಾಬಾ ಹಾಸ್ಟಿಲ್‌ನಲ್ಲಿ ಎಷ್ಟು ಆಂಬುಲೆನ್ಸ್ ಇವೆಯೋ ಅವನ್ನೆಲ್ಲ ಕಳಿಸುವ ಹಾಗೆ ಅವನೇ ಒತ್ತಾಯಿಸಿದ. ಪಿ.ಟಿ.ಎ. ಯು.ಎನ್.ಎ. ಬಿ.ಬಿ.ಸಿ. ಗಳಿಗೂ ಅವನೇ ಈ ಭಯಂಕರ ಅಗ್ನಿಕಾಂಡದ ಸೂಚನೆ ಕೊಟ್ಟಿ.

“ಬೆಂಕಿ ಆರಿಸುವ ಕಾರ್ಯಕ್ರಾಂತಿ ಅವನದೇ ಮುಂದಾಳುತನದ ಅವನ ಜೀಲಾಗಳ ದಂಡು ಕೊಡ-ಹಂಡಿಗಳೊಂದಿಗೆ ಟ್ರಿಕ್ಕುಗಳಲ್ಲಿ ಹೇಗೆ ಬಂದಿಳಿದರು? ಅವರೇ ಕೆಲಸ ಮಾಡಿದ್ದು, ನಿಸ್ಪಂದೇಹ! ಜನರ ಪಾತ್ರ ಪಡಗ ಹೊರ ತೆಗೆಸಿದ. ಸುಟ್ಟುಕೊಂಡ ಹೆಂಗಸರನ್ನು ಆಸ್ಟ್ರೇಲಿಯ ಕಳಿಸಿದ. ಮಡಿಲ ಮಕ್ಕಳು ಆಟಗೆಗಳ ಹಾಗೆ ಅಡಿಗೆ ಸಿಕ್ಕಿಕೊಂಡಿದ್ದರಲ್ಲ. ಅವರ ಶವಗಳನ್ನು ತೆಗೆಸಿದ. ಹುರುಪಳಿ ಹೋದ ಅವುಗಳನ್ನು ಗುರುತಿಸುವುದು ಅವರ ತಾಯಂದಿರಿಂದಲೇ ಸಾಧ್ಯವಾಗಲಿಲ್ಲ. ‘ಗಾಂಧಿನಗರ’

‘ಪತ್ರಕರ್ತನಗರ’ ‘ಸಾಹಿತ್ಯ-ಸಹವಾಸ’ ಮನೆಗಳಿಗೆ ಹೋಗಿ ಜನರಿಂದ ಯಥಾಶಕ್ತಿ ಸಹಾಯವನ್ನು ಯಾಚಿಸಿದರು. ಉಣಿ, ನೀರು, ಹಾಸಿಗೆ, ವಸ್ತ, ಹಿಟ್ಟಿ, ಬೇಳೆ, ಅಕ್ಕಿ. ಜಿಷ್ಡ ಯಾರಿಂದ ಏನೇನು ಸಾಧ್ಯವಾಯಿತೋ, ಎಷ್ಟು ಸಾಧ್ಯವಾಯಿತೋ ಅಷ್ಟು. ಹತ್ತು ನಿಮಿಷಗಳ ನಡಿಗೆಯಪ್ಪು ದೂರದಲ್ಲಿಯೇ ‘ಕಲಾನಗರ’ ದಲ್ಲಿ ಸೇನಾ ಪ್ರಮುಖರ ಮನೆಯಿದೆ. ಆದರೆ ಅವರಿಗೆ ಸುದ್ದಿ ಸಿಕ್ಕಿದ್ದು ಬಟ್ಟಾಟಿ ವಡಾ ಮಾರಾಟ ಮಾಡುವ ಸದಾಶಿವನ ತಳ್ಳುಗಾಡಿಯಿಂದ. ಸಂಕಟಗ್ರಸ್ತರಾದವರಿಗೆ ಆರ್ಥಿಕ ಸಹಾಯವನ್ನು ನೀಡಲು ಗೃಹಮಂತ್ರಿ ಎಲ್.ಕೆ. ಸಾಳ್ಫೆರಿಯವರಿಗೆ ಅವನು ಭಾಲೆಂಜ್ ಮಾಡಿದ. ನಾಶವಾದ ಜೋಪಡಿಯವರಿಗೆ ಇನ್ನೊಂದು ವಾರದಲ್ಲಿ ಇಪ್ಪತ್ತು ಸಾರಿರರೂಪಾಯಿ ಪರಿಹಾರ ಧನಕೊಡದೆ ಹೋದರೆ ಅವನು ಮಹಾರಾಷ್ಟ್ರ ವಿಧಾನಸಭೆಯ ಎದುರು ಆತ್ಮದಹನ ಮಾಡಿಕೊಳ್ಳುತ್ತಾನೆ.... ಅವನ ಈ ಭಾಲೆಂಜನ್ನು ಸರಕಾರ ಬಡಬಡಿಕೆಯಿಂದು ಶಿಳಿಯಬಾರದು. ಅವನನ್ನು ಬಂಧಿಸಿ ಆತ್ಮದಹವನ್ನು ತಡೆಯುವ ವ್ಯವಸ್ಥೆಯ ಪ್ರಯತ್ನ ನಿಷ್ಟಲವಾಗುತ್ತದೆ. ಅವನ ಹಿಂದೆಯೇ ಅವನ ನಿಷ್ಘಾವಂತ ಅನುಯಾಯಿಗಳು ಸಾಮಾಂತಿಕ ಆತ್ಮದಹನ ಮಾಡಿಕೊಳ್ಳಾರೆ. ಅನುಯಾಯಿಗಳ ಪರಿಚಯವಿಲ್ಲದ ಪೂಲೀಸರಿಗೆ ಅವರನ್ನು ಬಂಧಿಸುವುದು ಸಾಧ್ಯವಿಲ್ಲ....

“ಧರುಕ ಘಲದಾಯಕವಾಯಿತು. ನಮ್ಮ ಸಮಾಜಸೇವಕ ಸಂಸದ ಸಿನಿಮಾ ನಟ ಸಿದ್ಧಾರ್ಥ ದತ್ತ ನಿಸ್ಸುಹಭಾವದಿಂದ ಅವನ ಪರವಾಗಿ ಭಾರೀ ಸಭೆಯನ್ನು ಆಯೋಜಿಸಿದ. ಅಭಾವಗ್ರಸ್ತ ಜನರ ಪ್ರಕ್ಕ ವಹಿಸುವುದು ಅವರ ಧೇಯ. ಹೋಷ ಅವರದಲ್ಲ, ದೇವಿಶಂಕರ! ನಿನಗೆ ಗೊತ್ತಿರುವ ಹಾಗೆ ಅವರು ಒಳ್ಳಿಯ ಮನುಷರು. ಶಿವಹರೆಯ ನಿಜವಾದ ರೂಪ ಅವರಿಗೆ ಅಪರಿಚಿತ! ಏನು ಮಾಡೋದು?

“ಗೃಹಮಂತ್ರಿ ಸಾಳ್ಫೆರಿಯವರು ಪರಿಹಾರಧನ ಫೋಷನ್ ಮಾಡಲೇಬೇಕಾಯ್ತು. ಜೋತೆಗೆ ಸದ್ಯವೇ ಮಹಾಡಾ (ಮಹಾರಾಷ್ಟ್ರ ಹೌಸಿಂಗ್ ಡೆವಲಪ್‌ಮೆಂಟ್ ಅಥಾರಿಟಿ)ದ ಕಡೆಯಿಂದ ವಸತಿಯನ್ನೂ ಕಟ್ಟಿಸಿಕೊಡಲಾಗುವುದು ಎಂದೂ ಫೋಷನ್ ಮಾಡಬೇಕಾಯ್ತು!

“ರಾತ್ರೋರಾತ್ರಿ ಶಿವಹರೆ ಕಾಮಟಿಕರ ದಲಿತರ, ಶೋಷಿತರ, ಬಡವರ ದೇವರಾಗಿಬಿಟ್ಟ ಲೆಕ್ಕಾಚಾರ ಬದಲಾಯ್ತು. ಜೋಪಡಿ ನಿವಾಸಿಗಳ ಪ್ರೀತಿಯ ಮುಂದಾಳು ಪಾನೀವಾಲೀಬಾಯಿ ಕೂಡ ಶಿವಹರೆಯ ತಂತ್ರದ ಬಲೆಯಲ್ಲಿ ಸಿಕ್ಕಿಬಿದ್ದದ್ದಾಳೆ. ಈ ಪೇಚು ನಿನ್ನ ಅರಿವಿಗೆ ಬಂತಾ ದೇವಿಶಂಕರ?”

“ಬಂದೆರಡು ದಿನಗಳಿಂದೆ ಪಾನೀವಾಲೀ ಬಾಯಿಯನ್ನು ಬೇಟಿಯಾಗ್ನೇನೆ. ಸೂಚನೆ ಕೊಡ್ದೇನೆ. ಎಚ್ಚತ್ತುಕೊಳ್ಳೋದು ಒಳ್ಳಿಯದು. ರಾಜಕಾರಣದಲ್ಲಿ ನಿಷ್ಘಾವಂತ – ಕಲಂಕರಹಿತ ಮುಂದಾಳು ಅವಳು ಮನಸ್ಸಿನಲ್ಲಿ ಅವಳ ಬಗ್ಗೆ ಗೌರವದ ಭಾವನೆಯಿದೆ.”

“ಯಾಕೆಂದರೆ, ಒಳವಲಯದಿಂದ ಸುದ್ದಿ ಸಿಕ್ಕ ಪ್ರಕಾರ, ಸಮಾಜವಾದಿ ಗುಂಪಿನಿಂದ

ಶಿವಹರೆಗೆ ಟಿಕೆಟ್ ಕೊಡಲು ಒಪ್ಪಿಗೆಯಾಗಿದೆ—ಮತ್ತು ಕಾಂಗ್ರೆಸ್‌ಗೆ ಹೆಚ್ಚೆರಳು ತೋರಿಸಿ ಓಡಿಹೋಗಿ ಅತ್ತಲೇ ಕಾಲು ಹಾಕುವ ಕೆಲಸದಲ್ಲಿ ತತ್ತರನಾಗಿದ್ದಾನೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಿಗೆ ಪಾಪ, ರಾತ್ರಿ ನಿದ್ದೆಯಿಲ್ಲ! ತನ್ನ ಕಾರ್ಡ್ ಎಂದು ತಿಳಿದು ಪ್ರತಾಪಸಿಂಹ ಶಿವಹರೆಯ ನಾಯಕತ್ವವನ್ನು ಪಾರ್ಟಿಯ ಮಾತೆಗೆ ಎಳೆಯಲು ವ್ಯಗ್ನನಾಗಿದ್ದಾನೆ. ಶಿವಹರೆ ತನ್ನ ಅಮಾನುಷ ಪ್ರದರ್ಶನವನ್ನು ತನ್ನ ಟ್ರಿಂಫ್‌ಕಾರ್ಡ್ ಮಾಡಿಕೊಂಡಿದ್ದಾನೆ. ಅವನಿಗೆ ಕುಚೆ ತಂದುಕೊಡ್ತಾರಲ್ಲ, ಅದು ಅವನದೇ” ಅಪ್ಪಾಜಿಯವರ ಕೆಲ್ಲಾಗಳು ಅವಿಶ್ವಸರಿಸಿದಂದ ಹಾಗೂ ವಿರುಡ್ದಿಯಿಂದ ತುಂಬಿದ್ದವು.

ಅಣ್ಣ ಸಾಹೇಬರು ಒಮ್ಮೆಲೇ ತಮ್ಮ ಕುಚೆಯನ್ನು ಅಪ್ಪಾಜಿಯ ಬಳಿ ಎಳೆದುಕೊಂಡು ಬಾಗಿ ಹೇಳಿದರು.

“ನಿವನ್ನನ್ನು ಕೊಲೆ ಮಾಡುವ ಆಕ್ರಮಣ ಯಾಕೆ ನಡೆಯಿತು ಗೊತ್ತಾ, ದೇವಿತಂಕರ!”

“ಯಾಕೆಂದರೆ ಶಿವಹರೆ ನನ್ನನ್ನು ದುರ್ಬಲಗೊಳಿಸಬೇಕಾಗಿತ್ತು. ಮಿತ್ತ ವಿಹೀನನಾಗಿ ವೂಡಬೇಕಾಗಿತ್ತು! ಸಾಕ್ಷಿಯು ಅಭಾವದಿಂದ ಪೂಲೀಸರು ಅಸಹಾಯಕರಾಗಿದ್ದಾರೆ. ಇಷ್ಟಾದರೂ ಅವನಿಗೆ ಗೂತ್ತಿದೆ, ನನ್ನ ಆತ್ಮವು ಜೀವಂತವಿರುವವರೆಗೂ ನಾನು ಜೀವಿತನಾಗಿರ್ತೇನೆ. ಮತ್ತು ನಾನು ಜೀವಂತ ಇರುವಾಗ ಅವನಿಗೆ ಚಿಗುರಲು ಆಗೋಡಿಲ್ಲ. ಅನ್ಯಾಯದ ವಿರುದ್ಧವೇ ನನ್ನ ಹೋರಾಟ! ಹಾಗೆ ಅನ್ಯಾಯ ವೂಡಬೇವನು ಯಾವ ಜಾತಿಯವನಾದರೇನು, ಅವನು ಬಂಡವಾಳಶಾಖಿಯಾಗಿರಲಿ, ಟ್ರೈಡ್ ಯೂನಿಯನ್ ಮನುಷ್ಯ ಆಗಿರಲಿ, ರಾಜಕಾರಣಿ ಆಗಿರಲಿ, ಅಥವಾ ಧೋಂಗಿ ಸಮಾಜಸೇವಕ ಆಗಿರಲಿ.... ಸುಪಾರಿ ಕೊಟ್ಟಿ ನಿನ್ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದ ಅವನು! ಅವನ ತಂತ್ರ ಏನಿತ್ತು ಅಂದ್ರೆ ನಿನ್ನ ಬದಲಿಗೆ ತಾನೇ ನನ್ನ ಬಲಗೃಹಾಗಬೇಕು ಅಂತ! ಹೇಗಿರ್ತದೆ ರಾಜಕೀಯ ಷಡ್ಯಂತ್ರ!!”

ಬೆನ್ನ ಹಿಂದುಗಡೆ ಏನೋ ಸದ್ದು ಕೇಳಿ ನೇರವಾದರು ಅಣ್ಣ ಸಾಹೇಬರು. ಮಾತನ್ನು ಅರ್ಥಕ್ಕೇ ನಿಲ್ಲಿಸಿದರು.

“ಹಿಡಿಯಿರಿ, ತಗೊಳ್ಳಿ, ಶುಂತಿ ಹಾಕಿದ ಚಹಾ.”

“ಚಹಾ ಮಾಡಲು ಇಷ್ಟೆಂದು ಸಮಯ ಹಿಡಿಯಿತಾ ಅತ್ತಿಗೆ!”

“ನೀವು ಬರ್ತಿರಿ ಅಂತ ಶುಂತಿ ನಿಮ್ಮ ದಾರಿ ಕಾಯ್ತಾ ಕೂತ್ತೋಂದಿರಲೀಲ್ಲ. ಕೇಳಗಡೆ ಮುನಿಯಾಗೆ ಕಳಿಸಿ ತರಿಸಬೇಕಾಯ್ತು.”

ಚಹಾದ ಗುಟುಕು ಹೀರಿ ಅಣ್ಣ ಸಾಹೇಬರು ಪ್ರಪುಲ್ಲರಾದರು.

“ಚಹಾ ಮಜಾ ಆಗಿದೆ. ಮತ್ತೇನಾದರೂ ಹಾಕೇದೀರಾ ಇದಕ್ಕೆ ಅತ್ತಿಗೆ!”

“ಸ್ವಲ್ಪ ಉಪ್ಪು, ಮೆಣಸಿನಕಾಯಿ” ಅಮ್ಮ ಏನೋದ ಮಾಡಿದಳು.

“ಪೋಕ್ಕುಶೀಯಂ ಸೈನ್ಯದೊನ್ನು ಹಾಕಿ ಕದಡಿಕೊಂಡೇನೂ ಬಂದಿಲ್ಲವಲ್ಲ ಅತ್ತಿಗೆ!”

“ಆ ಆಸೆಯನ್ನೂ ಎಂದಾದರೊಂದು ದಿನ ಪೂರ್ಣಗೊಳಿಸ್ತೇನೆ. ಚಹಾ ಪುಡೀಲಿಕ್ಕೆ

ಮತ್ತೆ ಬರ್ತು ಇರಿ. ಜಗಳದ ಬೇರು ನೀವೇ ಅಲ್ಲವಾ?”

ಬಾಬೂಜಿಯವರಿಗೆ ಬಟ್ಟಲಿನಲ್ಲಿ ಚಹಾ ಹಾಕಿ ಕುಡಿಸುತ್ತ ಅಮೃ ಬಹಳ ದಿನಗಳ ಅನಂತರ ಸರಸ ಸಂಭಾಷಣೆಗೆ ಮಾಡುತ್ತಿದ್ದಳು.

ಆಗಲೇ ಮುಂದಿನ ಬಾಗಿಲ ಕದ ತೆರೆದ ಸದ್ಯಾಯಿತು.

“ಅಕ್ಕಾ, ನಮಿ ಬಂದಳು ಅಂತ ಕಾಳುತ್ತದೆ” ಅಮೃ ತಿರುಗಿ ನೋಡದೆ ಹೇಳಿದಳು.

ಇಲ್ಲ ಅವಳ ಬದಲಿಗೆ ಆರವಲೆ ಕಾಣಿಸಿದ-ಅಣ್ಣಾ ಸಾಹೇಬರಿಗೆ ನೆನಪು ಮಾಡಲು.

“ಸಾಹೇಬರು ಎಂಟೊವರೆಗೆ ಖೇತಡಿ ಸಾಹೇಬರ ಭೇಟಿಗೆ ಹೋಗಬೇಕು. ಎಧರೆ ಚನ್ನಾಗಿರ್ತು. ಇಲ್ಲವಾದರೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗೋದಿಲ್ಲ”.

“ನಾನು ಚಹಾವನ್ನು ಆರಾಮಾಗಿ ಮುಗಿಸಿಯೇ ಕೆಳಗೆಬರೋದು; ಆರವಲೆ! ನೀನು ನನಗೆ ಇನ್ನೊಂದು ಏದು ನಿಮಿಷ ಹೊಡು.”

ಆರವಲೆ ಮುಗುಳನಗುತ್ತ ಕೆಳಗಡೆ ಇಳಿದುಹೋದ. ಅವನಿಗೆ ತನ್ನ ಸಾಹೇಬರು ಗೊತ್ತು. ಇಲ್ಲಿಗೆ ಬಂದಾಗ ಅವರಿಗೆ ಬೇಗ ಹೊರಡಲು ಮನಸ್ಸೇ ಬರುವುದಿಲ್ಲ.

ನೌಕರಿ ಸಿಕ್ಕ ಸಂತೋಷವು ಅವಳನ್ನು ಬಹುರಾತ್ರಿಯವರೆಗೆ ನಿದ್ದೆಮಾಡಲು ಬಿಡಲಿಲ್ಲ.

ಹಪ್ಪಳದ ಮನೆಯಿಂದ ಮುಕ್ಕಿ ಪಡೆಯುವ ಕನಸು ಸಾಕಾರಗೊಂಡಿತ್ತು. ಇದೊಂದು ದ್ಯುಮಿ ಚಮತ್ವಾರಕ್ಕಿಂತ ಕಡಿಮೆಯಾದುದೇನೂ ಆಗಿರಲಿಲ್ಲ. ಹಪ್ಪಳ ಹಚ್ಚಿ ಮನಗೆ ಬಂದಾಗ ಜರ್ಜರಿತವಾದ ದೇಹವನ್ನು ಶಾಗಾಡಿಸುತ್ತಲೇ ಅವಳು ಎಲ್ಲಕ್ಕಿಂತ ಮೊದಲು ತನ್ನ ಅಂಗ್ಯೆಯನ್ನು ಕೆನೆಯಿಂದ ಮಾಲಿಶ್ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಬೆಕ್ಕಿನ ಹಾಗಿನ ಅವಳ ಈ ಕೆನೆಯ ಶೋಕಿಯ ಬಗೆಗೂ ಅಮೃ ಸಿಟ್ಟಿನಿಂದ ಕುದಿಯುತ್ತಿದ್ದಳು. ಕೆನೆಯೊಂದು ಇದ್ದುದರಿಂದ ರಾತ್ರಿಯ ಉಂಟದಲ್ಲಿ ತಂಗಳು ಕಟಕುರೋಟಿಯನ್ನು ಅವಳು ಗಂಟಲು ಇಳಿಯುವ ಹಾಗೆ ಮಾಡುತ್ತಿದ್ದಳು. ಮಕ್ಕಳಿಗೆ ಶಾಜಾ ಅನ್ವಿಸುವ ಆಸಕ್ತಿಯಿಂದ. ಆದರೆ ಇವಳು ಕೆನೆಯೆಲ್ಲವನ್ನು ಅಂಗ್ಯಿಗೆ ಹಚ್ಚಿ ತಿಕ್ಕುವುದರಲ್ಲಿಯೇ ಮುಗಿಸಿಬಿಡುವಳೆಂದು ತಾಯಿಗೆ ಸಿಟ್ಟು.

ಒಂದು ಕೊಟ್ಟಿ ತೆಗೆದುಕೊಳ್ಳುವ ಫೋಣಣೆಯ ಮರೆಯಲ್ಲಿ ಚತುರಳಾದ ಅಮೃ ತುಂಬ ಕೌಶಲದಿಂದ ತನ್ನ ಆರೋಗ್ಯಕ್ಕಾಗಿ ಉಂಟ-ಉಣಿಸನ್ನು ಬರಿದುಮಾಡುತ್ತಿದ್ದಳು. ಜ್ಯಾವನಪ್ರಾಶವೂ ಕೊಡುವ-ತಗೊಳ್ಳುವ ಶ್ರೇಣಿಯಲ್ಲೇ ಬರುತ್ತಿತ್ತು. ಒಂದು ಪಾಪು ಹಾಲು, ಒಂದೂವರೆ ಚಮಚಿ ಚಹಾವನ್ನು ಸೇರಿಸಿ ಗುಟುಕರಿಸುತ್ತಿದ್ದಳು- ಒಡೆದ ಹಾಲನ್ನು ಅನಿವಾರ್ಯವಾಗಿ ನೆಕ್ಕುವ ಹೆಣ್ಣುಬೆಕ್ಕಿನ ಹಾಗೆ.

ನೌಕರಿಯ ಸಂತೋಷದ ಪುಲಕದಲ್ಲಿ ಅನಾಯಾಸವಾಗಿ ದ್ವಂದ್ವದ ಗಂಟು ಬಿಚ್ಚಿಕೊಂಡಿತು.

ಮುಚ್ಚಿದ ಶೋಕೆಯಲ್ಲಿ ಕಿಡಕಿಯ ಮೂಲಕ ಪ್ರವೇಶ ಪಡೆದ ಹಕ್ಕಿ ಎತ್ತತೆಲೋ

೬೪ / ಆವಿಗೆ

ರೆಕ್ಕೆ ಬಡಿಯುತ್ತ ಹಾರಾಡತೊಡಗಿತು. ‘ಶ್ರಮಜೀವಾ’ದ ಬರಟು ನೇಲವನ್ನು ಬಿಟ್ಟು ಬೇರೆ ಯಾವುದೇ ಆಫೀಸಿನಲ್ಲಿ ಕುಳಿತುಕೊಂಡ ಅವಳ ಮೋದಲ ಅನುಭವ ಆಗುತ್ತದೆ. ಅಪ್ಪಾಜಿ ಆರೋಗ್ಯವಾಗಿದ್ದರೆ ಅವಳು ಅವರ ಮೋಣಕಾಲ ಮೇಲೆ ತಲೆಹುದುಗಿಸಿ, ನುಗ್ಗಿ ಬರುತ್ತಿರುವ ಜಿಜಾಸ್ಸೆಗಳಿಗೆ ಸಮಾಧಾನ ಹುಡುಕಿಕೊಳ್ಳುತ್ತಿದ್ದಳು. ಟ್ರೈಡ್ ಯೂನಿಯನ್‌ನ ಪರಿಭಾಷೆಯಾದರೂ ಏನು? ಮೂಲ ಉದ್ದೇಶವೇನು? ಕಾರ್ಯವಿಧಾನ ಯಾವ ರೀತಿಯದು? ಸಾಭಾವಿಕ ಅಲ್ಲವಾ! ಯಾವ ಕೆಲಸದಲ್ಲಿ ಅವಳು ತೊಡಗಿಕೊಳ್ಳು ಬೇಕಾಗುವುದೋ ಕನಿಷ್ಠಪಟ್ಟ ಅದರ ಪರಿಚಯದ ಅಬಕಡಗಳಾದರೂ ಗೊತ್ತಿರಬೇಕ್ಕು. ವಿಚಿತ್ರ ಎನ್ನಾ ಇಲ್ಲ. ಮನೆ ಮತ್ತು ಹೋರಿಗೆ ಅಪ್ಪಾಜಿ ಯಾವುದೇ ಸೇತುವೆ ಬೆಸೆಯಲ್ಲಿ. ಇದನ್ನು ಅವರು ಸಹಜವಾಗಿ ಜಿಗಿಯ ಆ ಕಡೆಯ ಇನ್ನೊಂದು ಜಗತ್ತಿನೊಡನೆ ಪರಿಚಿತರಾಗಿದ್ದರು. ಸಂಯೋಗದಿಂದ ಅಲ್ಲಿಗೆ ತಲುಪಿದ ಮೇಲೆ ಅವರು ತಮ್ಮನ್ನು ಯಾರದೋ ಕಳೆದುಹೋದ ಅಪರಿಚಿತನೆಂದು ಭಾವಿಸುತ್ತಿದ್ದಿಲ್ಲ. ಆ ಇನ್ನೊಂದು ಸಂಸಾರ ಅವಳಿಗೆ ಅಪರಿಚಿತ ಯಾಕಾಗಬೇಕು? ಅದು ಅವಳ ತಂದೆಯವರ ಕರ್ಮಕ್ಕೇತ್ತಲೇ ಅಲ್ಲವಾ?”

ಮನೆಯಲ್ಲಿ ಕಾರ್ಯಕರ್ತರ ಜಿಕ್ಕಪ್ಪಟ್ಟ ಬೃತ್ತಕುಗಳು, ಬೃತ್ತಕ್ಕಿನಲ್ಲಿ ಚರ್ಚೆಗಳು, ಬಿಸಿಬಿಸಿ ತಕರಾರುಗಳು, ಆರೋಪ-ಪ್ರತ್ಯಾರೋಪಗಳು, ನೀತಿಗೆ ಸಂಬಂಧಿಸಿದ ಅಡ್ಡಗಳು, ಕಾನೂನಿನ ಅಡಚಣೆಗಳು, ಸವಾಲುಗಳು, ರಣನೀತಿಯ ನಡೆಗಳು ಇತ್ಯಾದಿಯಾಗಿ ಅನಾಯಾಸವಾಗಿ ಕೇಳಬರುತ್ತಿದ್ದ ಶಬ್ದಗಳಿಂದ ಅವಳಿಗೆ ಅಷ್ಟೂಂದು ಸಂಬಂಧ ಬೆಳೆಯಲ್ಲಿ. ಚಹಾದ ಪೂರ್ತೆಯನ್ನು ಒಲೆಯ ಮೇಲೆ ಏರಿಸುತ್ತ-ಇಂಸುತ್ತ, ಒಮ್ಮೊಮ್ಮೆ ಸಿಟ್ಟಬಂದು ಇಲ್ಲಿ ಕಿಕಾನಿ ಹೊಡಿರುವ ಅಪ್ಪಾಜಿಯ ದಂಡನವರು ಯಾವಾಗ ಎದ್ದು ಹೊರಟುಹೋಗುತ್ತಾರೋ, ಅರ್ಥಜಿಡಿಸಿರುವ ಅಂಕಗಳಿತದ ಪ್ರಶ್ನೆಗಳನ್ನು ಕಾಪಿ ಪುಸ್ತಕಗಳ ಜೊತೆ ಕುಳಿತು ಪೂರ್ಣ ಬಿಡಿಸಬಹುದು ಅನಿಸುತ್ತಿತ್ತು.

ನನ್ನ ಪರ್ಯಾಪ್ತಸ್ತಕಗಳ ಜೊತೆ ತನ್ನ ಬುದ್ಧಿಯನ್ನು ಓಡಿಸುವ ಅಭಿರುಚಿ ಅಮೃನಿಗೆ ಇಲ್ಲ. ಇವಳು ಹಾಗೆಯೇ ಹೋದರೆ ನಾಳಿ ಇಡೀ ತಾಸು-ಇವಳನ್ನು ಬೆಂಚಿನ ಮೇಲೆ ನಿಲ್ಲಿಸುತ್ತಾರೆ ಎಂಬುದನ್ನು ಅವಳು ಆಲೋಚಿಸುವುದಿಲ್ಲ. ಹೋಂವರ್ಕ್ ಯಾಕೆ ಮಾಡಿಕೊಂಡು ಬರಲಿಲ್ಲ ಎಂದು ಶಿಕ್ಕೆ ವಿಧಿಸುತ್ತಾರೆ. ಇದಾವುದೂ ಅಮೃನನ್ನು ಕಾಡುತ್ತಿರಲ್ಲಿಲ್ಲ.

ಅಪ್ಪಾಜಿ ಧರಣಿಕೂತಿರಲಿ, ಜಳವಳಿಯ ಕಾರಣವಾಗಿ ಜ್ಯೇಶಿಗೆ ಹೋಗಿರಲಿ, ಅಮೃ ತಾನು ಕಾಲೇಜಿನಿಂದ ಬರುವುದನ್ನೇ ಉತ್ತಂತೆಯಿಂದ ಕಾಯುತ್ತಿದ್ದಳು. ಅವಳು ಮನೆಯಲ್ಲಿ ಕಾಲಿಡುತ್ತಲೇ ಅಕ್ಕ-ಪಕ್ಕದ ಮನೆಯ ಹೆಂಗಸರೋಂದಿಗೆ ಸದ್ರಭಾವನಾ ಯಾತ್ರೆಗೆ ಹೊರಡುತ್ತಿದ್ದಳು.

ತನ್ನ ಮೇಲೆಯೇ ಸಿಟ್ಟಿ ಬಂತು. ದೋಷ ಅಪ್ಪಾಜಿಯವರದು ಮಾತ್ರವಾ? ತನ್ನ

ಕಡೆಯಿಂದಲೂ ತಿಳಿದುಕೊಳ್ಳುವ ಪ್ರಯತ್ನ ಆಗಬೇಕಾಗಿತ್ತಲ್ಲವಾ? ಅಪ್ಪಾಡಿ ಯಾವ ಕೆಲಸದಲ್ಲಿ ಹೊಡಗಿಕೊಂಡಿದ್ದರೆ. ಅವರ ಜೀವನದ ಧೈಯವೇನು, ವಾಸ್ತವದಲ್ಲಿ ಅದು ಯುದ್ಧವೇ ಅಲ್ಲವೇನು? ಅವರ ವಿಚಾರಧಾರೆ ಏನು?

ನಾಳೆ ಬೆಳಗ್ಗೆ ಹತ್ತಾವರೆ ಗಂಟೆಗೆ ಕಾರ್ಮಿಕರ ಸಂಘದ ಅಭಿಸಿಗೆ ಬರಲು ಅಣ್ಣಿ ಸಾಹೇಬರು ತಿಳಿಸಿದಾಗ, ಅವಳು ಒಂದು ದಿನದ ಅವಧಿಯನ್ನು ಕೇಳಿದ್ದಳು. ತನ್ನ ಮೂಲಭೂತ ತೊಂದರೆಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಇಡೀ ದಿನ ಶಾನು ಮನೆಬಿಟ್ಟು ಹೊರಗಿದ್ದಾಗ, ಈಗಿನ ವ್ಯವಸ್ಥೆಯಲ್ಲಿ ಏನು ಬದಲಾವಣೆ ಮಾಡಬೇಕಾಗಿ ಬರುತ್ತದೆ ಎಂಬುದನ್ನು ಯೋಚಿಸಬೇಕು ಎಂದಿದ್ದಳು. ಈವರೆಗೆ ಅನಿಬಿರ್ಬಿತವಾಗಿ ನಡೆದು ಬಂದಿರುವ ದಿನಚಯ್ಯಾಯ ಪ್ರಕಾರ ಅಮೃತ ಹತ್ತಾವರೆಗೆ ಮುಂಚೆಯೇ ‘ಶ್ರಮಜೀವಾ’ಕ್ಕೆ ಹಪ್ಪಣಿ ಹಜ್ಜಲು ಹೊರಡುತ್ತಿದ್ದಳು. ಮನೆಯ ಕೆಲಸ ಕಾರ್ಯಗಳ ಜೊತೆಗೆ ಅಪ್ಪಾಡಿಯವರ ಒಣಸ್ತಾನ, ನಾಷ್ಟಾ, ಜಿಷ್ಟಾ ಇತ್ಯಾದಿಗಳನ್ನೆಲ್ಲ ಅವಳೇ ನಿಭಾಯಿಸಬೇಕಾಗುತ್ತಿತ್ತು. ಮಧ್ಯ ಸಮಯ ಬಳಸಿಕೊಂಡು ಫಾಲ್ ಹಜ್ಜಲು ಬಂದ ಸೀರೆಗೆ ಫಾಲ್ ಹೊಲಿಯಬೇಕು. ಘನಸ್ಯಾಮತ್ತು ಮುನ್ತು ಮನಿಯಾ ಶಾಲೆಯಿಂದ ಬಂದಮೇಲೆ ಅಪ್ಪನ ಪರಿಚಾಕರಿಗಳನ್ನು ಅವರಿಗೆ ವಹಿಸಿ ತಾನೂ ‘ಶ್ರಮಜೀವಾ’ಕ್ಕೆ ಹೊರಡುತ್ತಿದ್ದಳು. ‘ಶ್ರಮಜೀವಾ’ ದಿಂದ ಎಂಟು-ಎಂಟಾವರೆಯ ಒಳಗೆ ಮನೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಮೃತ ಏದು ಗಂಟೆಗಲ್ಲಾ ಮನೆಗೆ ಹಿಂತಿರುಗುತ್ತಿದ್ದಳು.

ಗೂಟಕ್ಕೆ ಕಟ್ಟಿದ ಈ ಕೆಲಸದ ವರ್ತುಲದಲ್ಲಿ ಏನಾದರೂ ಪರಿವರ್ತನೆ ಮಾಡಬೇಕಾಗಿದ್ದರೆ, ಕಾರಣವನ್ನು ಶಾಹಬೆನ್ ಅವರಿಗೆ ಮುಂಚಿತವಾಗಿ ಸೂಚನೆ ಕೊಡಬೇಕಾಗಿತ್ತು. ಕೆಲಸದ ಆಸೆಯಿಂದ ಕೆಲಸವಿಲ್ಲದೆ ಬಂದು ಕೂತ ಯಾವುದೇ ಅವಶ್ಯಕತೆಯಿಲ್ಲ ಮಹಿಳೆಗೆ ಅವಳ ಸ್ಥಳದಲ್ಲಿ ಕೂರಿಸಿ ಅವಳಿಗೂ ಅಲ್ಪಸ್ವಲ್ಪ ಗಳಿಕೆಯ ಅವಕಾಶ ಬದಗಿಸಿ ಕೊಡುವುದು ಸಾಧ್ಯವಾಗುತ್ತಿತ್ತು. ಜಗುಲಿಯಲ್ಲಿ ಯಾರಾದರೂ ಬಂದ ಕೂತಿರದಿದ್ದರೆ, ಯಾರನ್ನಾದರೂ ಆವಶ್ಯಕತೆಯಿಲ್ಲವರ ಮನೆಗೆ ಓಡಿಸಿ ಅವಳನ್ನು ಕೆಲಸಕ್ಕೆ ಕರೆಸುತ್ತಿದ್ದರು.

ಬಡತನದ ಕಾರಣದಿಂದ ಯಾವುದಾದರೂ ಕೆಲಸ ಬೇಡುವ ಸ್ತ್ರೀಯರ ಸಂಖ್ಯೆ ಕಡಿಮೆ ಇರಲಿಲ್ಲ. ಮುಖ್ಯವಾದ ಅಡಚಣೆಯಿಂದರೆ ‘ಶ್ರಮಜೀವಾ’ದಲ್ಲಿನ ಸ್ಥಾನದ ಕೊರತೆ. ರಾಜ್ಯಸರಕಾರಕ್ಕೆ ಶಾಹಬೆನ್ ಆಗಾಗ ಮನವಿ ಮಾಡಿಕೊಳ್ಳುತ್ತಿಲೇ ಇದ್ದರು. ಆಶ್ವಾಸನೆ ಸಿಕ್ಕಿದೆ- ವರ್ಷದ ಕೊನೆಯೋಳಗಾಗಿ ಅಲ್ಲೇ ಸಮೀಪದಲ್ಲಿಲ್ಲಾದರೂ ಉಚಿತವಾಗಿ ಜಾಗಾವನ್ನು ಮಂಜೂರು ಮಾಡುವುದಾಗಿ. ಕುಲಾದಲ್ಲಿ ಸರಕಾರ ಅವರಿಗೆ ಸ್ಥಳ ನೀಡುವುದಾಗಿ ಹೇಳಿತ್ತು. ಶಾಹಬೆನ್‌ಗೆ ಆ ಸ್ಥಳ ಸರಿ ಬರಲಿಲ್ಲ. ವಯಸ್ಸಾದ್ದರಿಂದ ಅವರಿಗೆ ವ್ಯವಸ್ಥೆ ಮಾಡಲು ಕಷ್ಟವಾಗುತ್ತಿತ್ತು. ಬೇರೆ ಯಾರಾದರೂ ಇದಕ್ಕೆ ಯೋಗ್ಯವಾದ ಜನ ಅವಳಿಗೆ ಮೊರೆಯಲ್ಲಿ. ಇಲ್ಲವಾದರೆ ವ್ಯವಸ್ಥೆಯನ್ನು ವಹಿಸಿ ಮುಕ್ಕಳಾಗಬಮದಿತ್ತು.

ಕಳೆದ ವರ್ಷ ಒಂದೂವರೆ ತಿಂಗಳು ಯೂರೋಪಿನ ಗೃಹ ಉದ್ಯೋಗಗಳ ವಿಕಾಸ ಹಾಗೂ ಅಭಿವೃದ್ಧಿಯನ್ನು ಅವಲೋಕಿಸಲು ಯೂರೋಪೋಗೆ ಹೋಗಬೇಕಾಗಿ ಬಂದಾಗ, ತನ್ನ ಸೈಹಿತೆ ಸಮಾಜ ಸೇವಿಕೆ ಸುಮಿತ್ರಾ ಬೆನ್‌ಎಂಜಿನಿಯರ್ ವಹಿಸಿ ಹೋಗಿದ್ದರು. ಮರಳಿ ಬಂದಾಗ ಹಪ್ಪಳ ಲಟ್ಟಿಸುವವರು ಬೇರೆ ಬೇರೆಯಾಗಿ ದೂರು ನೀಡಿದ್ದರು. ಸುಮಿತ್ರಾ ಬೆನ್ ತನಗಾಗಿ ಹಾಗೂ ತನ್ನ ಕುಟುಂಬ ವರ್ಗದವರಿಗಾಗಿ ಅವರಿಂದ ಪ್ರಕ್ಷೇತಿಯಾಗಿ ಹಪ್ಪಳ ಮಾಡಿಸಿದ್ದಳಂತೆ.

ಹಪ್ಪಳ ಲಟ್ಟಿಸಲು ನಾಳೆಯಿಂದ ಬರಲಾಗುವುದಿಲ್ಲವೆಂಬ ಸೂಚನೆ ಕೊಡಲು ಬೇಳಿಗೆ ಅವಳು ‘ಶ್ರಮಜೀವಾ’ಕ್ಕೆ ಹೋದಾಗ ಹಸಿರು ಬಣ್ಣದ ದಪ್ಪನೆಯ ಖಾದಿ ಧೋತಿ, ಯಾವಾಗಿನಂತೆ ಹೊಟ್ಟೆ ಮುಚ್ಚುವವರೆಗಿನ ತುಂಬುತೋಳಿನ ಪೂಲಕಾ ಧರಿಸಿ, ಇಮಾರತಿನ ಹೊರಗಡೆಯ ಚಿಕ್ಕ ತೋಟದಲ್ಲಿ ಗುದ್ದಲಿಹಿಡಿದು ಹುಲ್ಲು ಜಡ್ಡ ಕೆತ್ತುವ ಕೆಲಸದಲ್ಲಿ ತೊಡಗಿಕೊಂಡಿದ್ದ ಮಾಲಿಯೊಡನೆ ಏನೋ ಹೇಳುತ್ತ, ಸೂಚನೆ ಕೊಡುತ್ತಿದ್ದರು.

ಅವಳ ಮೇಲೆ ದೃಷ್ಟಿ ಬಿಂದು, ಅವರು ಮಾಲಿ ರಾಮಚಂದ್ರ ಭಾವುನನ್ನು ತರಾಟಿಗೆತೆಗೆದುಕೊಳ್ಳುವ ಕೆಲಸವನ್ನು ನಿಲ್ಲಿಸಲಿಲ್ಲ.

ಮುದುಕ ಮಾಲಿ ರಾಮಚಂದ್ರ ಭಾವು ಶಾಹಬೆನ್‌ಗಿಂತ ಹಿರಿಯನಾಗಿರದಿದ್ದರೂ ಕಿರಿಯನಂತೂ ಆಗಿರಲಿಲ್ಲ. ಆದರೆ ಶಾಹಬೆನ್ ಎದುರಿಗೆ ಅವನ ಕುತ್ತಿಗೆ ಬಾಗಿ ನೆಲ ನೋಡುತ್ತಿತ್ತು. ಅವನು ಮಾವಿನ ಬರಟೆಯಿಂದ ಹೊರಿಬ್ದ ಗಿಡದ ಹಾಗೆ ತೋರುತ್ತಿದ್ದ.

“ಹೇಳೋ ಮುದುಕಾ, ನಿನ್ನ ಸೌಸೆ ನಿನ್ನಂತಹ ಕತ್ತಲೆಯಂಥವನನ್ನು ಮನೆಯ ಒಳಗೆ ಯಾಕೆ ಹೊಗಿಸಿಕೊಳ್ಳುತ್ತಾಳೋ! ಹೊರಗೇ ತಡೆದು ಗುಡಿಸಲ ಹೊರಗೆ ನಿಲ್ಲಿಸ್ತಾಳೆ ಅಲ್ಲವಾ? ಬಹಳ ಒಳ್ಳೆಯದು ಮಾಡಿದಾಳೆ! ನೀನು ಅದಕ್ಕೇ ಯೋಗ್ಗಾ!!”

“ನಾಚಿಕೆಯಿದೆಯೇನೋ ನಿನಗೆ? ವಿಚಾರ ಬರುತ್ತದೆಯಾ ಸ್ವಲ್ಪ! ಸೌಸೆಗೆ ಚಿಕ್ಕಚಿಕ್ಕ ಮಕ್ಕಳು! ಇಡೀ ದಿನ ಅವಳು ಹೇಗೆ ಕಳೇಬೇಕು? ಮೇಲಿಂದ ನೀನು ಕುಡಿದುಬಂದು ಜೋಪಡಿಯಲ್ಲಿ ಗದ್ದಲ ಎಬ್ಬಿಸ್ತೇಯಾ? ಕೋಣೆಯೋಳಗೆ ಮಲಮೂತ್ರ ಎಲ್ಲ ಮಾಡಿಯಾ. ನಾಚಿಕೆಯಾಗುತ್ತೋ ಇಲ್ಲವೋ?”

“ಅಲ್ಲಿಂದ ಒದತೆ ತಿಂದು ಬಂದು ಇಲ್ಲಿ ಮಲಗ್ಗೀಯಾ? ನನ್ನ ಬಳಿ ಕೇಳ್ತೇಯಾ?”

“ನಿನ್ನನ್ನ ನೀನು ಸುಧಾರಿಸಿಕೊಳ್ಳಬಾರದೇನೋ. ಹಿಂದುಗಡೆ ಶ್ರಮಜೀವಾ ಧರ್ಮಶಾಲೆ ಇದೆ. ಇಲ್ಲಿ ಬಂದು ಯಾಕೆ ಮಲಗ್ಗೀರಿ. ಶ್ರಮಜೀವಾ ಹೆಂಗಸರ ನೆಲೆ ಇದು. ಗಂಡಸರಿಗೆ ಇಲ್ಲಿ ಕೆಲಸ ಇಲ್ಲ. ಬಾಪ್ತಾ ನನ್ನನ್ನು ಸಾವಿರದ ಒಂಬೆನೂರ ನಲವತ್ತೆ ಹ್ಯಾದರಲ್ಲಿ ಮುಂಬಯಿಗೆ ಕೆಳಿಸಿದರು. ರಾಷ್ಟ್ರಭಾಷಾ ಪ್ರಚಾರ ಸಮಿತಿಯ ದೀನಾಬಾಯಿ ಪಾಟೀಲರ ಜೊತೆ. ಬಾಯಿ, ನೀನು ಹೋಗಿ ಅನಾಥ, ಅಸಹಾಯಕ ಹೆಂಗಸರಿಗಾಗಿ ವಾಡೆಯನ್ನು ತೆರೆ. ಸ್ವಾವಲಂಬನೆಯನ್ನು ಕಲಿಸು ಅವರಿಗೆ ಎಂದು

ಅಪ್ಪತ್ತೆ ಕೊಟ್ಟು ಕಳಿಸಿದಾರೆ. ಎರಡುನೂರಕ್ಕೆಂತ ಹೆಚ್ಚು ಹಂಗಸರು ಇಲ್ಲಿ ಕೆಲಸಕ್ಕೆ ಬರ್ತಾರೆ. ಬೆಳಿಗೆ ನಗ್ನವಾಗಿ ನೀನು ಕುಡಿದು ಇಲ್ಲಿ ಬಿದ್ದಿದರೆ ಆ ಜನರು ಏನು ಯೋಚಿಸುತ್ತಾರೆ! ನೀನು ಮುದುಕನಾಗ್ನಿದೀಯಾ, ಹೋದೇನೋ ಗಂಡಸೇ?”

ಸ್ವಾಪ್ತಿ ಹೊತ್ತು ಸುಮೃದ್ಧ ಮೇಲೆ ಮೇಲೇರಿದ ಹುಬ್ಬಿಗಳನ್ನು ಮತ್ತಪ್ಪು ತೀಕ್ಕು ಗೊಳಿಸಿದರು.

“ನಿನ್ನ ಕೆಲಸ ಮಾಡು, ಸೀದಾ ಮನೆಗೆ ಹೋಗು.”

“ಇವತ್ತಿನ ನಂತರ ನೀನೇನಾದರೂ ಹಂಡದ ಅಂಗಡಿಗೆ ಹೋದರೆ, ನಾನು ನಿನಗೆ ಚಪ್ಪಲಿಯಿಂದ ಹೊಡಿತೇನೆ. ನಡೆ, ನಿನ್ನ ಮೊಮೃಕ್ಕಳ ಜೊತೆ ಆಟ ಆಡು. ಅವರಿಗೆ ತೋಟ-ತುಡಿಕೆ ತೋರಿಸು. ಆಡಿದರೆ ಅವರಿಗೂ ಸಂತೋಷ ಆಗುದೆ. ಆಗಲೇ ನೀನು ನಿಜವಾದ ಅಜ್ಞ ಆಗೋದು. ದಢ್ಢ ಮುದುಕ...;”

“ಸರಿಯಾಗಿ ಕೇಳು ಇಲ್ಲಿ, ಗೇಟ್ ಕೀಪರ್ ಅಬ್ಬುಲನಿಗೆ ನಾನು ಹೇಳಿದೇನೆ. ಇಂದು ರಾತ್ರಿ ಈ ಮುದುಕನ್ನು ಗೇಟಿನೊಳಗೆ ಬಿಡಬೇಡ ಅಂತ. ಅವನೇನಾದರೂ ಗೇಟಿನೊಳಗೆ ಹೋಗಲು ನಿನ್ನನ್ನು ಬಿಟ್ಟರೆ ಅವನ ಗತಿಯೂ ನೆಟ್ಟಾಗೋದಿಲ್ಲ”.

“ಕೇಳಿಲ್ಲಿ, ನಿನ್ನ ಸೊಸೆ ಮತ್ತೆ ಬಂದು ದೂರು ಹೊಡಬಾರದು”.

“ಮತ್ತೆ ಈ ನಿನ್ನ ಹಲ್ಲು ಯಾಕೆ ಸರಿಯಾಗಿ ಬೆಳೆಯೋದಿಲ್ಲ? ಒಂದು ವಾರದಿಂದ ನಿನ್ನನ್ನು ಈ ಕೆಲಸಕ್ಕೆ ಹಚ್ಚಿದೇನೆ. ಕೆಲಸ ಸರಿಯಾಗಿ ಮಾಡ್ತಾ ಇಲ್ಲ. ಪುಕ್ಕಟೆ ಪಾರಬೇಕು ನಿನಗೆ ಅಲ್ಲವಾ?”

“ಈ ತಿಂಗಳಲ್ಲಿ ನಿನ್ನ ಪ್ರೋಫೆಸರ್ ಪಾರಾನ್ನು ನಿನ್ನ ಸೊಸೆಗೆ ಕೊಡ್ತೇನೆ. ನೀನು ನಿನ್ನ ಕುಡಿತಕ್ಕೆ ಅವಳಿಂದಾನೇ ಪೈಸೆ ತಗೋ. ಹಲಕಟ್ಟಿ...!”

ಜೋರಾಗಿ ರಾಮಚಂದ್ರ ಬಾವ್ರಾನನ್ನು ತರಾಟಿಗೆ ತೆಗೆದುಕೊಳ್ಳುವ ಕೆಲಸವನ್ನು ಸಂಪನ್ಸುಗೊಳಿಸಿ, ಅವನನ್ನು ಸಾಕಷ್ಟು ಚಿಂತಿಗೆ ನೂಕಿ, ಶಾಹಬೆನ್ ತೋಟದಿಂದ ಜೋರಾಗಿ ಹೆಚ್ಚೆ ಇಡುತ್ತ ಕಟ್ಟಿದರ ಜಗಲಿಯ ಕಡೆ ಬಂದಳು-ದಾಂಡೀಯಾತ್ರೆಗೆ ಹೊರಟಿದಾಳೀನೋ ಅನುವ ಹಾಗೆ.

ಅವಳು ಅಪ್ಪೇ ವೇಗದಲ್ಲಿ ಅವರ ಹಿಂದೆ ಹೋದಳು-ಬಹುಮಟ್ಟಿಗೆ ಓಡೋಡ್ತಾ. ಜಗುಲಿಯ ಮೆಟ್ಟಿಲ ಬಳಿ ಹೋಗುತ್ತಲೆ, ಅವರು ಹತಾತ್ತನೇ ನಿಂತರು.

“ದೇವಿಶಂಕರ ಸತ್ತಮೋದನಾ?”

ಅವರ ಈ ಪ್ರಶ್ನೆ ಅನಿರ್ಣಯವಾಗಿದ್ದ ಅವಳಿಗೆ ಗಲಿಬಿಲಿಯಾಯಿತ್ತಲ್ಲದೆ ಕೆಡುಕೆನಿಸಿತು.

“ಇಲ್ಲ, ಇಲ್ಲವಲ್ಲ... ಅಪ್ಪಾಚಿ ಸಂಪೂರ್ಣ ಆರಾಮಾಗಿದಾರೆ.”

“ದೇವಿಶಂಕರ ಆರಾಮಾಗಿದಾರಾ? ಹಾಗಾದರೆ ನೀನು ಇಷ್ಟು ಬೆಳಿಗೆ ಯಾತಕ್ಕೆ ಬಂದದ್ದು?”

ವಿಷಯ ಅರಿವಿಗೆ ಬಂತು. ಅವಳು ಹಿಂಜರಿಕೆಯನ್ನು ಬಿಟ್ಟಿಉ.

೯೮ / ಆವಿಗೆ

“ಶಾಗಲೇ ನಿಮ್ಮ ಭೇಟಿಗೆ ಬರದಿದ್ದರೆ, ಒಬ್ಬಳೇ ನಿಮ್ಮಾಡನೆ ಅವಶ್ಯಕ ಮಾತನ್ನಾಡಲು ಆಗ್ನಿರಲಿಲ್ಲ.” ಬರಟುತನದಲ್ಲಿ ಮುದಿಯಮ್ಮನ ಬಲಕ್ಕೆ ನಿಂತಳು. ಮುದುಕ ಮಾಲಿಗೆ ಹೇಗೆ ನಿರ್ದಯವಾಗಿ ಬಯಸ್ತಿದ್ದಳು!

ಮೊದಲನೆ ಮೆಟ್ಟಿಲು ಪರಿದವರು ಹೆಚ್ಚೆ ತಿರುಗಿಸಿ ನೇರವಾಗಿ ಅವಳ ಎದುರು ಹೋಗಿ ನಿಂತುಕೊಂಡರು. ಅವಳಿಗೇನಾದರೂ ಹೇಳುವುದು-ಕೇಳುವುದು ಇದ್ದರೆ ಇಲ್ಲಿಯೇ ಹೇಳಲಿ ಎಂದು. ಹಿಂದೆ ತಿರುಗೋ ಅವಶ್ಯಕತೆ ಇಲ್ಲ.

“ಹೇಳು” ಉದಾರತೆಯ ಹನಿ ಅಕ್ಷತೆಯ ಹಾಗೆ ಚೆಲ್ಲಿತು.

“ವಾಸ್ತವವಾಗಿ, ನನಗೆ ನೋಕರಿ ಸಿಕ್ಕಿದೆ ಬೇನ್. ಇಂದಿನಿಂದಲೇ ನಾನು ಕೆಲಸಕ್ಕೆ ಹಾಜರಾಗಬೇಕಾಗಿತ್ತು. ಆದರೆ ಮೊದಲನೆಯದಾಗಿ ಮನೆಯನ್ನು ಎಲ್ಲ ವ್ಯವಸ್ಥೆ ಮಾಡಬೇಕಾಗಿತ್ತು. ಮತ್ತು ನಿಮಗೂ ಸೂಚನೆ ಕೊಡಬೇಕಾಗಿತ್ತು. ನಾಳೆಯಿಂದ ಹಪ್ಪಳ ಲಟ್ಟಸಲು ಬರಲಾಗುವುದಿಲ್ಲ ನನಗೆ.”

ಒಂದು ಕ್ಷಣಿ ದಿಗ್ಘಾಮಿಗೊಂಡರು, ಪಾರಿವಾಳದ ಹಾಗೆ ನೋಡತೋಡಿಗಿದರು. ಏನು ಹೇಳುತ್ತಿದ್ದಾಳೆ, ಯಾವ ಸಂದರ್ಭದಲ್ಲಿ ಹೇಳುತ್ತಿದ್ದಾಳೆ. ಅವರ ಗಮನಕ್ಕೇ ಬರುತ್ತಿಲ್ಲವೇನೋ ಅನ್ನುವ ಹಾಗೆ.

ಒಮ್ಮೆಲೇ ಅವರು ಪಂಚತತ್ತ್ವದಲ್ಲಿ ಲೀನವಾಗಲು ವ್ಯಾಕುಲವಾಗುವಂತಿದ್ದ ತಮ್ಮ ಅಸ್ಥಿಪಂಜರದಂತಿದ್ದ ಶರೀರದಲ್ಲಿ ಪುಲಕಗೊಳ್ಳುತ್ತ, ವಿಹ್ವಲಾಗಿ ಹೇಳಿದರು.

“ಭಗವಂತ ತಡಮಾಡಬಹುದು, ಅನ್ಯಾಯ ಮಾಡೋದಿಲ್ಲ. ಬಹಳ ಒಳ್ಳೆಯ ಸುದ್ದಿ ಹೇಳಿದ ನೀನು ಹುಡುಗಿ, ನೀನು ಹಪ್ಪಳ ಲಟ್ಟಸೋದು ನೋಡುವಾಗ ನಾನು ದಿನಾಲೂ ಬಾಪುವಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿದ್ದೆ. ಬಾಪೂ ನಿಮ್ಮ ಪ್ರೀತಿಯ ಈ ಹುಡುಗಿಗೆ ಓದೋ ವಯಸ್ಸು, ನೋಕರಿ ಮಾಡೋ ವಯಸ್ಸು, ಅವಳ ಮೇಲೆ ಕೃಪೆ ತೋರಿ, ನನ್ನಿಂದ ಸಹಿಸೋದಕ್ಕಾಗೋದಿಲ್ಲ ಬಾಪೂ... ಸಹಿಸೋದಕ್ಕಾಗೋದಿಲ್ಲ.”

ತಮ್ಮಲ್ಲಿಯೇ ತಾವು ಮಾತನಾಡಿಕೊಳ್ಳುವ ಹಾಗೆ ತಮ್ಮಷ್ಟಕ್ಕೇ ಗೊಣಿಕೊಂಡರು.

“ಯಾರು ಸಹಿಸಿಕೊಳ್ಳಾರೆ ಬಾಪು. ತನ್ನ ದೇಶದ ಭವಿಷ್ಯದ ರೂಪಾಂಶಿರಾಣಿ ಶ್ರಮಚೀವಾದಲ್ಲಿ ಕೂತು ಹಪ್ಪಳ ಲಟ್ಟಿಸಿದರೆ!”

“ಯಾರು ಯಾವುದಕ್ಕೆ ಯೋಗ್ಯವಾಗಿದಾರೋ ಅವರಿಗೆ ಅದು ಸಿಗಬೇಕಲ್ಲವಾ? ಇಂದೂ ಪ್ರಥಾನ ಮಂತ್ರಿ ಆಗಬಲ್ಲಳು! ಸಾಮಾನ್ಯ ಜನ ಮಾಡಿದರು, ಆದಳು! ನಾನೇನು ಮಾಡಬಲ್ಲಿನಾಗಿದ್ದೆ? ನನ್ನನ್ನು ಮುಂಬಯಿಗೆ ಕಳಿಸಿದಿರಿ, ನಾನು ಮಾಡಿದೆ. ಕಳಿದ ಮೇನಲ್ಲಿ... ಅದೇನು ಹೆಸರು ಅವನದು...” ಹೆಸರು ನೆನಪು ಮಾಡಿಕೊಳ್ಳುತ್ತ ಉಗ್ಗಿಗ್ಗೆಯಿಂದ ಚಡಪಡಿಸಿದರು.

“ಅದು.... ಅವನು... ಹಾಂ...ಸ್ವಾಮಿ ಅಗ್ನಿವೇಶ್...!”

“ಭೇಟಿಯಾಗಲು ಬಂದಿದ್ದ. ನಾನು ಚನಾಗಿ ಅವನ ಬೆನ್ನು ಚಪ್ಪರಿಸಿದೆ. ನೀನು

ಬಾಲ ಕಾರ್ಮಿಕರ ಹಕ್ಕುಗಳ ಬಗ್ಗೆ ಜಖಣಿ ಪ್ರಾರಂಭಿಸಿದೆಯಲ್ಲವಾ? ನಾನು ಮುದುಕಿ
ಆದೆ. ಇಲ್ಲವಾದರೆ ನಿನ್ನ ಸಂಗಡ ಹೋರಾಟದಲ್ಲಿ ಮುಂದಿರ್ದೆ.”

“ಮೊದಲು ನಾನು ಮಹಡಿಗಿಯರನ್ನು ಹಪ್ಪಳ ಲಟ್ಟಿಸಲು ಬಿಡುತ್ತಿರಲಿಲ್ಲ. ಹಿಂದಿನ
ಮೂವರು ಮಹಡಿಗಿಯರ ಕೇಸ್‌ ಪತ್ತೆ ಆಯಿತು. ಅವರು ದಂಧೆ ಪ್ರಾರಂಭ ಮಾಡಿದರು....
ಬಾಪ್ರಾ...” ಅವರು ನೀಲಿ ನರಗಳ ಕೈಯನ್ನು ಹಣೆಯ ಮೇಲಿಟ್ಟು ಕೈ ಮುಗಿದಳು.

ದಪ್ಪ ಚೆಶ್ಚಾದ ಹಿಂದೆ ಅವರ ಹೃದಯದ ಕ್ಷೇಭೆ ಕರಗಿಹರಿಯಿತು.

ಅವರ ಅಸಂಬಧಿತೆಯ ಬಗೆಗೆ ಬೇಸರ ಪಟ್ಟಿಕೊಂಡರೂ, ಅವಳು ಭಾವುಕಳಾದಳು.

ಕರೋರ ಆಡಳಿತದ ಶಾಹಬೆಂಳ ಇದು ಯಾವ ರೂಪ... ಗುರುತಿಸಲಾಗದ್ದು...!
ಬಂದೆಯಂತಹ ಹೃದಯದಲ್ಲಿ ಕರುಣೆಯ ಇಂಥ ಗುಪ್ತವಾದ ವಿಕಟ ಸ್ಲೋತ!

ಕೆಲಸ ಬಿಡುಪುರದನ್ನು ಹೇಳಲು ಬರುವಾಗ ಅವಳು ಹೆದರುತ್ತ ಬಂದಿದ್ದಳು.
ಎಲ್ಲ ಹೆಂಗಸರ ಎದುರು ಅವಮಾನವಾಗಬಾರದೆಂದು ಬೇಳಿಗ್ಗೆ ಬೇಗ ಬಂದಿದ್ದಳು.
ಕೆಲಸ ಬಿಡುವ ಸೂಚನೆಯನ್ನು ಅವಳು ಅಮೃತ ಬಳಿ ಹೇಳಿ ಕಳಿಸಬಹುದಾಗಿತ್ತು.
ಆದರೆ ಇಷ್ಟ್ವಾಂದು ಕೃತಜ್ಞತೆಯಲ್ಲಿದವರಾಗಬಾರದು. ಸ್ವಯಂ ಹೋಗಿ ಸೂಚನೆ
ಕೊಟ್ಟು ಬರಬೇಕು ಎಂದು ಅಪ್ಪಾಡಿ ಒತ್ತಾಯಿಸಿದ್ದರು.

“ನಡಿ ಮಹಡಿಗಿ... ಒಂದೆರಡು ನಿಮಿಷ ನನ್ನ ಕೋಣೆಗೆ ಹೋಗೋಣ. ಸಂತೋಷದ
ಸುಧ್ವಿಯನ್ನು ಹೇಳಿದೆಯಲ್ಲವಾ ನೀನು! ಬೆಲ್ಲದ ಚಿಕ್ಕಿ ತಿನಿಸ್ತೇನೆ.”

ಚೆಶ್ಚಾ ಕೆಳಗಿಳಿಸಿಕೊಂಡು ಕೆನ್ನೆಯ ಒದ್ದೆಯಾದ ನಿರಿಗಿಗಳನ್ನು ಒರೆಸಿಕೊಂಡರು.
ಕಳ್ಳೀರು ಹರಿದದ್ದು ಅವರ ಮುಂದವಾದ ಕಣ್ಣಗಳಿಂದಲ್ಲ, ನಿರಿಗಿಗಳಿಂದ ಎನಿಸಿತು.

ಮೆಟ್ಟಿಲುಗಳ ಮೇಲೆ ಅವರನ್ನು ಅನುಸರಿಸಿ ಅವಳು ಹೋದಳು. ಮನಗೆ
ಹೋಗಲು ತಡವಾಗುತ್ತದೆ. ಆದರೆ ಅವರ ಒತ್ತಾಯವನ್ನು ಮೀರಲಾಗುವುದಿಲ್ಲ.
ಹೀಗೆ ಯೋಚಿಸಿ ಅವಳು ಏನೂ ಹೇಳಲಿಲ್ಲ.

ಅವರು ಮತ್ತೆ ಆತ್ಮಸಂಭಾಷಣೆಯ ರೀತಿಯಲ್ಲಿ ಗೊಣಗಿಕೊಂಡರು.

“ಇನ್ನು ದೇವೀಶಂಕರ ಸತ್ತರೂ ಸಂತೋಷದಿಂದ ಸಾಯಾನೆ! ನಿನ್ನ ನೌಕರಿ
ಅವನಿಗೆ ಹೆಗಲು ಕೊಡುತ್ತದೆ.”

“ನಿಜವಾದ ಮಾತು, ನಿನ್ನ ತಂದೆಯಂತಹ ಒಳ್ಳಿಯ ಮನುಷ್ಯರು ಇಂದಿನ
ಜಗತ್ತಿನಲ್ಲಿ ಎಲ್ಲಿ ಸಿಕ್ಕಾರ್ದೆ?”

“ಈಗ ಎಲ್ಲಿ ನೋಡಿದರೂ ಕಳ್ಳರು ಮೋಸಗಾರರು ಕಾಣುತ್ತಾರೆ.”

“ಬಾಪ್ರಾಜಿಗೆ ಬಹಳ ಚಿಂತೆಯಾಗಿದೆ. ದೇಶಕ್ಕೇನಾಗಿದೆ! ಪ್ರಾಣಿ ಪ್ರಾಣಿಯನ್ನು
ತಿನ್ನುತ್ತದೆ. ಅದು ಹೇಗಿದ್ದರೂ ತಿನ್ನೋದೇ. ಪ್ರಾಣಿಗಳನ್ನುಲ್ಲವಾ? ಆದರೆ ಮನುಷ್ಯ
ಮನುಷ್ಯನನ್ನು ಕೊಂಡುತ್ತಿನ್ನಲು ಶುರು ಮಾಡಿದಾನೆ!”

“ನನಗೆ ಬಹಳ ಕಷ್ಟ ಆಗಿದೆ. ನಾನು ಬಾಪ್ರಾ ಅವರಿಗೆ ಕೇಳೇನೆ. ಈಗ ನೀವಿರುವ

೧೦೦ / ಆವಿಗೆ

ದೇವರ ಮನೆಯಲ್ಲಿ ವರ್ತಮಾನ ಪತ್ರಿಕೆ ಬರುತ್ತಾ? ಎಲ್ಲ ಸುದ್ದಿಗಳನ್ನು ಓದಿದಾಗ ನಿಮಗೇನನ್ನಿಸುತ್ತದೆ?”

ಸಾಕಷ್ಟು ದೊಡ್ಡದಾದ, ಆದರೆ ಬಹಳ ಸಾದಾ ಆದ ಅವರ ಕೋಣೆಯಲ್ಲಿ ಪ್ರಾರ್ಥನಾಮಗ್ನರಾದ ಬಾಪುವಿನ ದೊಡ್ಡದಾದ ಚಿತ್ರಗಳನ್ನು ತೊಗುಹಾಕಲಾಗಿತ್ತು. ಅದೇ ಚಿತ್ರದ ಕೆಳಗೆ ಕೊಳೆಯಾದ ಮಾಸಿದ ಒಂದು ಚಿಕ್ಕ ಪ್ರಸ್ತರವಿತ್ತು. ಮತ್ತು ಮೂವರು ಯಾವತಿಯರೊಂದಿಗೆ ನಿಂತ ಬಾಪೂ ಚಿತ್ರವಿತ್ತು-ಎಂದಿನ ತಮ್ಮ ಮುದ್ರೆಯಲ್ಲಿ.

“ಹುಡುಗಿ, ಏನು ನೋಡ್ದೀಯಾ? ನಮಸ್ಕರಿಸು.”

ಅವಳು ನಮಸ್ಕಾರಕ್ಕಾಗಿ ಕೈ ಜೋಡಿಸಿದಳು.

“ಅಲ್ಲಿ ನನ್ನನ್ನು ಗುರುತಿಸಿದೆಯಾ?”

ಅವಳು ಚಿಕ್ಕ ಚಿತ್ರದ ಮೇಲೆ ಕಣ್ಣನೆಟ್ಟಳು. ಅವರಲ್ಲಿ ಅವರು ಯಾರು ಎಂಬುದು ಗೊತ್ತಾಗಲಿಲ್ಲ.

“ನನ್ನ ಪರಿಚಯ ಹಿಡಿಯಲು ಆಗುತ್ತಿಲ್ಲ ಅಲ್ಲವಾ? ಅರೆ... ನಾನು ಆಗ ನಿನ್ನ ಹಾಗೇ ಸುಂದರ ಇದ್ದೆನಲ್ಲವಾ?”

“ನಾನೇ ಹೇಳೇನೇ, ನೀನು ಹುಡುಕಲಾರೆ, ನೋಡು ಗಮನವಿಟ್ಟು, ನೋಡಿದೆಯಾ, ಇವಳೇ ನಾನು!”

ಮೂವರು ಹುಡುಗಿಯರಲ್ಲಿ ಎರಡೂ ಜಡೆಗಳನ್ನು ಮುಂದೆ ಹಾಕಿಕೊಂಡ, ನೆಟ್ಟಗೆ ನಿಂತುಕೊಂಡ ಒಂದು ದೇಹದತ್ತ ಅವರು ಬೆರಳು ಮಾಡಿದರು-ಕಂಪಿಸುತ್ತೇ!

ಹೆಲವು ಕ್ಷಣಿಗಳು ದಿಟ್ಟಿಸಿ ನೋಡಿದಾಗಲೂ ನೇರವಾಗಿ ಸೆರಗು ಹೊದ್ದ ಹುಡುಗಿಯ ಮಸಕು ಇಂಕಿನ ಆಕೃತಿಯನ್ನು ಗುರುತಿಸುವುದು ಸಾಧ್ಯವಾಗಲಿಲ್ಲ. ಅವರು ಹೇಳುತ್ತಲೇ ಇದ್ದರು, ಬೆರಳು ಮಾಡಿ ತೋರಿಸುತ್ತಲೇ ಇದ್ದರು. ತಮ್ಮನ್ನು ತಾವೇ ತಪ್ಪಾಗಿ ಗುರುತಿಸುವುದು ಹೇಗೆ ಸಾಧ್ಯವಿದ್ದಿತು. ದೇಹ ಮನುಷ್ಯನದಾಗಲಿ, ಸರ್ವದಾಗಲಿ, ಪೂರ್ಗಳು ಕಳಬುತ್ತಲೇ ಇರುತ್ತವೆಲ್ಲ!

ಶಾಕಿಯ ಕೊಳೆಯಾದ ಚಾದರ ಬಿಳಿ ಮುದುಡಿ ಕೂತರು. ಅವಳು ಈವರೆಗೆ ಅವರನ್ನು ಅವರ ಆಡಂಬರ ರಹಿತ ಕಚ್ಚೇರಿಯಲ್ಲಫ್ಝೇ ಭೇಟಿಯಾಗಿದ್ದಳು. ಅವರ ಸ್ವಂತ ವಾಸದ ಕೋಣೆಯನ್ನು ಮೊದಲಬಾರಿಗೆ ನೋಡುವ ಅವಕಾಶ ದೊರೆತಿತ್ತು. ಮಲಗಲಿಕ್ಕೆ ಅವಳು ಕುಳಿತ ಮಂಚಪೂರ್ವಂದೇ ಇತ್ತು. ಮಂಚಕ್ಕೆ ಮೊಂದಿದ ಟಿಪಾಯಿಯ ಮೇಲೆ ಟೆಲಿಪೋನ್. ಗೂಟಕ್ಕೆ ಆಯ್ದ ಎರಡು ಪಂಜಿಗಳು. ತೆರೆದ ಬೀರುವಿನಲ್ಲಿ ಗಾಂಧಿಜಿಯವರ ಸಮಗ್ರ ಸಾಹಿತ್ಯ. ಅವರ ಸಂಬಂಧಿಕರು-ಬಂಧುಗಳು ಮಹಾರಾಷ್ಟ್ರಿಯನ್ನರು. ಆದರೆ ಅವರು ಶಾಹ ಆದದ್ದು ಹೇಗೆ ಎಂದು ಕೇಳುವ ದೃಷ್ಟಿಯಾರಿಗಿತ್ತು?

ಅಮ್ಮ ಒಮ್ಮೆ ಮನೆಗೆ ಒಂದು ಸುದ್ದಿ ತಂದಿದ್ದಳು...

యావుదో యువ క్రూంతికారియోడనే అవర ప్రేమవిత్తు. శస్త్రగళన్ను హేరిద గూడ్లు గాడియ మేలే డకాయితి మాడిద ఆరోపదల్లి ఆ ప్రేమి యువకనన్ను బంధిసిదరు. ఇంగ్లిష్‌రు అవనన్ను అవనదే హళ్ళయ అవన మనేయ హిందుగడేయ బేవిన మరక్కే నేఱుహాకిదరు. ఇవరు అవన జితేయ భస్మపన్ను బృతలీగి సింఘారపాగి హజ్జెశోండు, అవన హేసరిన మంగలవస్తుపన్ను హోద్దరు.

ఈ కటేయన్న కేళి అవళ రోమగళు నిమిరిద్దపు. ప్రేమద ఇంథ రూపపూ ఇరబల్లుదే? ఆతంకద హోరథాగియూ ఆగినింద అవళ మనస్సినల్లి అవర ఒగ్గే గౌరవ హేజ్జెత్తు.

తన్న సేవకి గౌరాబాయిగే అవరు చిక్కియన్ను తరలు హేళిదళు. గౌరాబాయి బట్టలినల్లి చిక్కియ తుఱుకు హగూ ఒందు గ్లాస్ నీరు తందళు.

“జొకావన్న నాను స్ఫ్యమం కుడియవుదిల్ల, బేరెయవరిగే కుడిసుపుదూ ఇల్ల, మడుగీ, సామాన్య అతిధియాగలి, నాయికరు-సంసదరాగలి! బేల్ల నీరినిందలే అవర ఆదర సత్యార మాదుపుదు ‘త్రమజేవా’దల్లి. హిందీ ప్రచారసభేయ జొతే అవర సంబంధవిరువ ప్రమాణ సిక్కిత్తు. శుద్ధవాక్యవన్ను అవర బాయింద కేళలే ఇల్ల.”

అవళు చిక్కి తిన్నుపుదరల్లి మగ్గుళాదుదన్ను నోడి అవరు పుస్తకగళ బీరువిన కడె హోదరు. బీరువినింద ఒందు దష్ట పుస్తకవన్ను తేగెదు హిడిదు అవళ బళిగే మరళిదరు.

పుస్తకవన్ను తేరెదు అవరు అదరోళగింద జీణివాద కాగదపోందన్ను హోరతేగెదరు.

“నోచు, తగో! హేళు, ఇదు యార బరవణిగే?”

హళదియంథ మట్టాద కాగదద మేలే ఎరడు పంక్తిగళ ఒందు బరవణిగే గుజరాతియల్లి ఇత్తు. అవళ జీవ బడిదుశోండితు. ఈ హళీయ మేలిరువ బరేవ అవర ప్రేమియ పత్రవాగిరబమదే? గుజరాతియన్ను ఓదుపుదేనూ కష్టవల్ల. ఆదరే మలినవాద లెబుగళన్ను గురుతిసుపుదు కష్టవాయితు.

అవరు ఉత్సుక దృష్టియింద అవళ కడె నోడిదరు.

“ముడుగీఎస ఈ పత్ర రాష్ట్రపిత బాపూజియవరదు. ననగాగి బరేదిద్దారే- “జీవనదల్లి యారూ ఒంటియల్ల. తన్న మేలేయీ తనగే భరవసే ఇల్లదవను మాత్ర ఒంటియాగిరుత్తానే”

ఆ పత్రవన్ను జతనదింద అవరు మరళి అదే పుస్తకదల్లి జోపానవాగిట్టరు.

೧೦೭ / ಆವಿಗೆ

“ನಿಮಗೆಲ್ಲ ನಾಚಿಕೆಯಾಗಬೇಕು, ನಮ್ಮ ರಾಷ್ಟ್ರಪಿತನ ಕೈ ಬರೆಹವನ್ನು ಗುರುತಿಸಲು ಸಾಧ್ಯವಾಗಲಿಲ್ಲ!”

ಅವಳಿಗೆ ನಿಜವಾಗಿಯೂ ನಾಚಿಕೆಯಾಯಿತು.

ಬಹುಶಃ ಶಾಹಬೇನ್ ಅವರ ಮನಸ್ಸಿಗೆ ಬೇಸರ ಬಂದಾಗೆಲ್ಲ ಅವರು ಈ ಕಾಗದವನ್ನು ತೆರೆದು ಓದಬಹುದು ಅನ್ನಿಸಿತು. ಅದು ಮಂತ್ರದ ಹಾಗೆ ಅವರ ಮೇಲೆ ಪರಿಣಾಮ ಬೀರಬಹುದು. ಕನಿಷ್ಠ ಪಕ್ಷ ಅವರ ತಲೆಮಾರಿನ ಜನರ ಬಳಿ ಆಸ್ಥೆ-ಶ್ರದ್ಧೆಗಳ ಮೂಲ್ಯಗಳಂತೂ ಇದ್ದವು. ಅವಳ ಏಳಿಗೆಯ ಬಳಿ ಏನಿದೆ? ಹತಾಶವಾದ ಮನಸ್ಸು ಪತ್ರವನ್ನು ಓದುತ್ತಲೇ ಮನಸ್ಸು ಮತ್ತು ಪ್ರಾಣಗಳನ್ನು ಹೋರಾಟಗಳಲ್ಲಿ ತೊಡಗಿಸಲು ಪ್ರೇರಣೆ ನೀಡುವ ಇಂಥ ಪತ್ರಗಳು ಇವರ ತಲೆಮಾರಿನ ಯಾರ ಪ್ರಸ್ತರಕಗಳಲ್ಲಾದರೂ ಇವೆಯಾ?

ನೀರಿನ ಒಂದು ಗುಟುಕು ಕುಡಿದು ಅವಳು ಎದ್ದು ನಿಂತಳು.

“ಅಮ್ಮನ ವಿಷಯವಾಗಿಯೂ ನಿಮ್ಮಲ್ಲಿ ಶ್ವಲ್ಪ ಮಾತನಾಡಬೇಕಾಗಿದೆ.”

“ಹೇಳು” ಅವರು ಸ್ವೇಹದಿಂದ ಅವಳ ಹೆಗಲಮೇಲೆ ಕೈಯಿಟ್ಟಿರು.

“ಭುನ್ನೂ ಮತ್ತು ಮುನಿಯಾ ಶಾಲೆಯಿಂದ ಬಂದ ಮೇಲೆಯೇ ಅಮ್ಮ ‘ಶ್ರಮಜೀವಾ’ಕ್ಕೆ ಬರಬಲ್ಲಾಳು. ಅಪ್ಪಾಜಿಯನ್ನು ಮನೆಯಲ್ಲಿ ಒಂಟಿಯಾಗಿ ಬಿಡಲು ಸಾಧ್ಯವಾಗುವುದಿಲ್ಲವಲ್ಲ!”

“ವಿನೂ ಪರವಾಗಿಲ್ಲ. ನಿನ್ನ ಅಮ್ಮನೂ ಮಾತಿನಲ್ಲಿ ನಿನ್ನ ಹಾಗೇ ಇದ್ದಾಳೆ.”

ಅವಳು ಏಳಲು ಹೊರಟಾಗ ಅವರು ಕೇಳಿದರು.

“ನಿನಗೆ ನೌಕರಿ ಎಲ್ಲಿ ಸಿಕ್ಕಿದೆ ಅಂತ ಹೇಳಲೇ ಇಲ್ಲವಲ್ಲೇ ಮುಡುಗಿಂತಿರು.

“ಕಾರ್ಮಿಕರ ಸಂಘದ ಆಫೀಸಿನಲ್ಲಿ”

ಹಣೆಯ ಮೇಲೆ ನಿರಿಗೆ ಮೂಡಿಸಿ ಅವರು ಸಾಪೇಕ್ಷ ದೃಷ್ಟಿಯಿಂದ ನೋಡಿದರು.

“ಎಲ್ಲಿ? ನಿನ್ನ ತಂಡ ಕುಳಿತುಕೊಳ್ಳುತ್ತಿದ್ದರಲ್ಲಾ... ಅಲ್ಲೇನಾ!”

“ಹಾಂ... ನಿನ್ನ ತಂಡ ಕುಳಿತುಕೊಳ್ಳುತ್ತಿದ್ದಲ್ಲೇ.”

“ಒಳ್ಳೆಯದು ಕೆಲಸ ಚನ್ನಾಗಿ ಮಾಡು. ನಿನ್ನ ತಂದೆಯವರ ಹೆಸರಿಗೆ ಮಸಿ ಬಳೆಯಬೇಡ.”

“ಬರ್ತೇನೆ” ಅವರನ್ನು ಅಲ್ಲಿಯೇ ಹಾಗೆಯೇ ಬಿಟ್ಟು ಅವಳು ಕೋಣೆಯಿಂದ ಹೊರಬರುತೋಡಿದರು.

ಅವಳು ಹೋಸ್ತಿಲನ್ನು ದಾಟುತ್ತಿರುವಂತೆಯೇ ಅವರು ಹಿಂದಿನಿಂದ ಜಿಗಿದು ಮುಂದೆ ಬಂದರು. ಉಳಿದ ಚಿಕ್ಕಿಗಳನ್ನು ಅವಳ ಕೈಗಳಲ್ಲಿ ಬಲವಂತವಾಗಿ ಹಿಡಿಸಿ, ಹೆಗಲನ್ನು ತಟ್ಟಿತ್ತ ಹೇಳಿದರು—“ಹುಡುಗಿ, ‘ಶ್ರಮಜೀವಾ’ ನಿನ್ನದೇ ಸಂಸ್ಥೆ, ಯಾವಾಗಾದರೂ ಕೆಲಸ ಮಾಡುವ ಮನಸ್ಸು ಬಂದಾಗ ಬಂದುಬಿಡು...”

ಅವಳು ಒಮ್ಮೆಲೇ ಅವಳ ಪಾದಕ್ಕೆರಿಗಿದಳು.

ವಿಕೋಲಿ ಸೇಶನ್‌ನ ಪಟ್ಟಿಮು ದಿಕ್ಕಿನಲ್ಲಿನ ಏರು ರಸ್ತೆಯ ಬಲದಿಕ್ಕಿನಲ್ಲಿರುವ ಉಡುಪಿಯವರ ಭವ್ಯವಾದ ಕಟ್ಟಡದ ಮೇಲಂತಹ ಸ್ಥಿನಲ್ಲಿ ಕಾರ್ಮಿಕರ ಸಂಘದ ಕಾರ್ಯಾಲಯ— ಕಾರ್ಯಾಲಯದಲ್ಲಿ, ಪ್ರವೇಶಿಸುತ್ತಲೇ ಅವಳ ಮನಸ್ಸು ಕುಗಿತು.

ದೊಡ್ಡ ಹಾಲ್ ಹಾಗಿರುವ ಕೋಣೆಯ ಎದುರುಗಡೆ ದೊಡ್ಡ ಆಯಂತಾಕಾರದ ಸ್ಥಳವನ್ನು ಬಿಟ್ಟು, ಉಳಿದ ಸ್ಥಳವನ್ನು ಮೂರು ದೊಡ್ಡ ಕ್ಯಾಬಿನ್‌ಗಳಲ್ಲಿ ವಿಭಜಿತಗೊಳಿಸಿ ಅಣ್ಣಾ ಸಾಹೇಬ್, ವಿಮಲಾಚಂದ್ರ, ಪವಾರ್ ಮುಂತಾದವರ ಜೊತೆಗಾರರೂಡನೆ ಹೀಗೆ ಕೊಳ್ಳುವ ಅವ್ಯವಸ್ಥಿತವಾಗಿದ್ದ ಸ್ಥಳವಿದು. ಎಲ್ಲಿಯಾದರೂ ಸ್ವಲ್ಪ ವ್ಯವಸ್ಥಿತವಾಗಿದ್ದರೆ ಅದು ವಿಮಲಾ ಬೇನ್ ಕ್ಯಾಬಿನ್ ಮಾತ್ರ. ಕ್ಯಾಬಿನ್‌ನಲ್ಲಿ ಸಾಗವಾನಿ ಮರದ ದೊಡ್ಡ ಮೇಚು, ಅದರ ಮೇಲೆ ಗ್ಲಾಸ್ ಹಾಸಿದೆ. ಮೇಚಿನ ಬಳಿ ಅವರ ತಿರುಗುವ ಕುಚಿಕ್ಕಿ. ಈ ಕಡೆ ಭೇಟಿಗೆ ಬಂದವರು ಹೀಗೆ ಕೊಳ್ಳಲು ಗೊದ್ದೆಜ್‌ರವರ ಹಿಡಿಕೆಯುಳ್ಳ ಕೆಳ್ಳಿಣಿದ ಆರಾಮ ಕುಚಿಕ್ಕಿಗಳು. ಬಲಗೋಡೆಗೆ ತಿರುಗಿಸಿ ಇಟ್ಟ ಗೊದ್ದೆಜ್ ಹೈಲ್‌ರೋ. ಆವಶ್ಯಕ ಕಾಗದ ಪ್ರತ್ಯೇಕ ಸುರಕ್ಷೆಗಾಗಿ, ಹೈಲ್‌ರೋಗೆ ಹೊಂದಿ ಇರುವ ಗೊದ್ದೆಜ್ ಬೀರು.

ಅಣ್ಣಾ ಸಾಹೇಬರ ಕೋಣೆ ಸಾಕಷ್ಟು ದೊಡ್ಡದಿದ್ದರೂ ಹೆಚ್ಚು ಲುಗಳಿಂದ ಗಿಡಿಯಲ್ಲಿಟ್ಟು, ಯಾವುದೋ ಆಮೆಯ ಭಾಪ್ ಕ್ರೋನ ಪರಿಣಾತ ಕಾಣಿಸಿತು. ಅದನ್ನು ನಿರ್ವಹಿಸಲು ಹೊರಡುವುದೆಂದರೆ, ವ್ಯಾಧಿ ತಾನಾಗಿ ಹೆಚ್ಚೆಂದೇ ಎಳೆದುಕೊಳ್ಳುವ ಮೂರ್ಖಿಯನವಾಗುತ್ತದೆ. ಮೇಚು, ಕುಚಿಕ್ಕಿ ಹಾಗೂ ಬೀರುಗಳ ಹೊರತಾಗಿಯೂ, ಒಂದು ಕಡೆ ಬಿದ್ದುಕೊಂಡಿದ್ದ ಚಿಕ್ಕ ಮುಂಚವು ಆವಶ್ಯಕತೆ ಬಿದ್ದಾಗ ಕಾರ್ಯಾಲಯದಲ್ಲಿಯೇ ಮಲಗುವ ವ್ಯವಸ್ಥೆಗೂ ಕೊರತೆಯಿಲ್ಲವೆಂಬುದನ್ನು ಸಾಬಿತು ಪಡಿಸುತ್ತಿತ್ತು. ಅಣ್ಣಾ ಸಾಹೇಬರ ಕುಚಿಕ್ಕಿಯ ಹಿಂದೆ ಇಂದಿರಾಗಾಂಧಿಯವರ ಚಿರಪರಿಚಿತ ಮುದ್ದೆಯ ಚಿತ್ರವೊಂದನ್ನು ತೂಗುಹಾಕಲಾಗಿತ್ತು.

ಅಪ್ಪಾಜಿ ಇಂದಿರಾಗಾಂಧಿ ಹಾಗೂ ಅಣ್ಣಾ ಸಾಹೇಬರ ಅಂತರಂಗದ ಸಂಬಂಧಗಳ ವಿಷಯದಲ್ಲಿ ಅವಳಿಡನೆ ಚರ್ಚೆ ಮಾಡಿದ್ದರು. ಇಂದಿರಾಜಿ ಬದುಕಿದ್ದಾಗ್, ಮುಂಬಿಯ ಕಾರ್ಯಕ್ರಮಗಳಲ್ಲಿ ಅತ್ಯಂತ ಬೃಹಿ ಇದ್ದಾಗಲೂ, ಅಣ್ಣಾ ಸಾಹೇಬರನ್ನು ಭೇಟಿಯಾಗಲು ಅವರ ಮನಗೆ ಹೋಗುವುದು ಅನಿವಾರ್ಯವಾಗಿತ್ತು. ಇಂದಿರಾಜಿ ಅವರ ಆಡಳಿತ ಕಾಲದಲ್ಲಿ ಉದ್ಯೋಗಪತಿಗಳ ನಿರಂತರತೆಯ ಮೇಲೆ ಅಂತರ್ವಿಡಲು ಅಣ್ಣಾ ಸಾಹೇಬರ ಹೋರಾಟದ ನೀತಿಯ ಬಗ್ಗೆ ಅವರಿಗೆ ಮೌನ ಸಮೃತಿಯಿತ್ತು. ಅನೇಕ ಭಿನ್ನಾಭಿಪ್ರಾಯಗಳ ನಡುವೆಯೂ ಈ ಒಂದು ಸಂಗತಿಯ ಬಗ್ಗೆ ಇಬ್ಬರಲ್ಲಿ ಸಹಮತವಿತ್ತು. ಸಮಾಜದಲ್ಲಿ ಹಬ್ಬಿದ ಆರ್ಥಿಕ ವಿಷಯತೆಯೇ ಸಾಮಾಜಿಕ ಅಸಮಾನತೆಯ ಮೂಲಾಧಾರ. ಸಾಮಾನ್ಯ ಜನರ ಜೀವನಮಟ್ಟವನ್ನು ವಿಸ್ತರಿಸಿದ ಹೊರತು ಸಮಾಜದ ಉನ್ನತಿ ಸಾಧ್ಯವಿಲ್ಲ.

“ಅಣ್ಣಾ ಸಾಹೇಬ ಮತ್ತು ಇಂದಿರಾಜಿಯವರ ಸಂಬಂಧ ತುರ್ತುಪರಿಸ್ಥಿತಿಯ

೧೦೪ / ಆವಿಗೆ

ಕಾಲದಲ್ಲಿ ಹದಗೆಟ್ಟಿತ್ತು” ತಂದೆಯವರು ಹೇಳಿದರು. ಇಡೀರಾತ್ಮಿ ಅಣ್ಣಿ ಸಾಹೇಬರು ಮೌನವಾಗಿ ಕಾರ್ಮಿಕರ ಸಂಪದ ಕಚೇರಿಯಲ್ಲಿ ಬಿದ್ದುಕೊಂಡಿದ್ದರು?

“ಫೋಷನೆ ಕೇಳಿದ ಕೂಡಲೇ ಉದ್ದಿಗ್ಗಸ್ಪರದಲ್ಲಿ ಹೇಳಿದರು—“ಬುದ್ಧಿ ಕೆಟ್ಟಿದೆ ಇಂದಿರಾಭಾಯಿಗೆ ದೇವಿಶಂಕರ, ಪ್ರಜಾಸತ್ತೀಗೆ ಫೋರೆ ಅಪಮಾನ ಇದು’ ವ್ಯಕೋಟಿನಲ್ಲಿ ಕೇಸು ಸೋತ ಕೂಡಲೇ ರಾಜೀನಾಮೆಯಿತ್ತು ರಾಜನಾರಾಯಣರಿಗೆ ಭಾಲೆಂಜ್ ಮಾಡಬೇಕಿತ್ತು. ಅಲ್ಲದೆ ಜಯಪ್ರಕಾಶ್ ನಾರಾಯಣ ಆಗಲಿಕ್ಕೆ ಇಂದಿರಾಭಾಯಿಗೆ ಹತ್ತುಜನ್ನು ಬೇಕು.... ಸರ್ವಾರ್ಥಿಕಾರ ನನಗೆ ಸಹಿಸೋದಕ್ಕಾಗೋದಿಲ್ಲ. ಮೋರಾಡ್‌ನೇ, ಇಂದಿರಾಭಾಯಿ ವಿರುದ್ಧ ಹೋರಾಡ್ತೇನೆ. ಒಂದಲ್ಲಿ ಒಂದು ದಿನ ಮಣ್ಣ ಮುಕ್ಕುತ್ತಾಳೆ. ಅವಳನ್ನು ತಲೆ ಮೇಲೆ ಕೂಡಿಸಿಕೊಂಡೋರು, ಪೂಜೆ ಮಾಡಿರೋ ಸಾಮಾನ್ಯ ಜನರೇ ಹೊಸಕಿಹಾಕ್ತಾರೆ. ಅರ್ಥಿಕಾರದ ಇಷ್ಟ್ವಾಂದು ಭಯಂಕರ ಮದ!”

“ಏನು ಮಾಡಿದ್ದರು ಅವರು ಗೊತ್ತೇನು? ಒಮ್ಮೆಲೇ ಉತ್ತೇಜಿತರಾಗಿ ಕುಚೀಯಿಂದ ಎದ್ದರು. ಹಿಂದುಗಡೆ ತೂಗುಹಾಕಿದ್ದ ಇಂದಿರಾಗಾಂಧಿಯವರ ಚಿತ್ರವನ್ನು ಎತ್ತಿ ತೆಗೆದರು. ಕಿಡಕ ಹತ್ತಿರ ಹೋದರು. ಸರಳುಗಳ ಮಧ್ಯದಿಂದ ತೂರಿಸಿ ಪೂರ್ವ ಶಕ್ತಿಹಾಕಿ ರಸ್ತೆಯ ಮೇಲೆ ಎಸೆದರು. ನಾನು ಅವರನ್ನು ತಡೆಯೋದರೋಳಗೆ ಏನಾಗಬೇಕಿತ್ತೋ ಆಗಿಹೋಗಿತ್ತು...”

“ಅದೇ ಸಂದರ್ಭದಲ್ಲಿ ಇಂದಿರಾಗಾಂಧಿ ಅವರನ್ನು ಭೇಟಿಮಾಡಲು ಬಹಳ ಪ್ರಯತ್ನ ಮಾಡಿದರು. ಪೋನೋನಲ್ಲಿ, ಹಾಗೂ ಪ್ರತಿಕ್ರಿಯಾಗಿ. ಆದರೆ ಅವರು ಅಲುಗಾಡಲಿಲ್ಲ...”

“ಮತ್ತೊಂದು ಭಾರಿ ಇಂದಿರಾಭಾಯಿಯವರ ಚಿತ್ರ ಅವರ ಆಫೀಸಿಗೆ ಯಾವಾಗ ಬಂತು? ಎಂಬತ್ತಾಲ್ಲಿರಲ್ಲ, ಅವರ ಹತ್ತೆಯ ನಂತರ ಬೆಂದ ಸ್ವರದಲ್ಲಿ ಮಾತನಾಡಿದರು.” ದೇವಿಶಂಕರ, ಸಾಯೋದಕ್ಕೆ ಮುಂಚೆ ಒಂದುರಾತ್ಮಿ ಭಾಯಿ ಪೋನೋನಲ್ಲಿ ಹೇಳಿದಳು—‘ತನ್ನ ತಪ್ಪನ್ನು ತಾನು ಒಪ್ಪಿಕೊಂಡಿದ್ದೇನೆ. ದೇಶ ಅಂತಹಕಲಹದಲ್ಲಿ ಮುಖಿಗೆ ಸಹಾಯಮಾಡಿ...’ ಅನಂತರ ನನ್ನ ಬಳಿ ಹೇಳಿದರು—ಎರಡನೆಯ ಭಾರಿ ಅಂಥದ್ದೇ ಚಿತ್ರ ತಗೊಂಡು ಬಾ. ಈಗ ನಾನು ಅದೇ ಶಕ್ತಿಯನ್ನು ಅಲ್ಲಿಯೇ ಪ್ರತಿಷ್ಠಿತಗೊಳಿಸಲು ಬಯಸುತ್ತೇನೆ. ಅದು ಅಲ್ಲಿಯೇ ಇರಬೇಕು. ಭಾಯಿ ಹೇಳಿದ್ದಾಳೆ—ಸದ್ಯ ಮುಂಬಯಿಗೆ ಬರ್ತೇನೇ ಅಣ್ಣಿ, ಜೀವಂತ ಉಳಿದರೆ ನಿಮ್ಮನ್ನು ಭೇಟಿಯಾಗೇನೆ...”

“ಅದ್ದುಪ್ಪವಶಾತ್ ಒಂದು ಭಾರಿ ಕನ್ನಮಾರ ನಗರದಲ್ಲಿನ ಮನೆಯಲ್ಲಿಯೇ ಇಂದಿರಾಜಿಯವರ ಭೇಟಿಯಾಗಿತ್ತು ನನಗೆ. ಹತ್ತು ನಿಮಿಷಗಳ ಕಾಲ ಇಬ್ಬರು ಯುಗಪ್ರವರ್ತಕರ ಮಧ್ಯ ಜೋರಾಗಿ ತಕರಾರು ಆಯಿತು...”

“ಅದು ಇಂದಿರಾಗಾಂಧಿ ಅರ್ಥಿಕಾರ ಕಳೆದುಕೊಂಡ ದಿನಗಳಾಗಿದ್ದವು...”

ಸಂಪದ ಹಾಲೊನಂತಹ ಕೋಣಗೆ ಹೋಂದಿದ ಉದ್ದನೆಯ ಭಾಲ್ಯನಿಯ ಕೊನೆಗೆ

జిక్క స్థలదల్లి అడుగె మనేయన్న సిద్ధగోళసలాగిత్తు. ఎరడు బలేయ గ్యాస్ మేలే దొడ్డదాద కటులియల్లి యావాగలూ జహాద నీరు కుదియుత్తిరుత్తిత్తు. అడుగె మనేయ జవాబ్దారి నివ్హాహిసువ కేలస విష్ణువామానదాగిత్తు. బాల్చునియ ఇన్నోందు కోనేగే ఒందు సామాన్య సండాస (పాయిఖానే) మత్తు స్వానుద మనే ఒందకేళ్లందు హోంది ఇద్దపు. అదన్న నోడి ఎల్లరూ అల్లిగే హోగి ఒందు మాడుతారే ఎంబ సందేహపుంటాయితు.

విమలాబేనో అవళిగే భరవసే హేళిదరు-పాయిఖానే నోడి అవళు గాబరియాగువుదు బేడ. తన్న అవశ్యకతేగాగి అవఱు ‘లుడుపి’యి ఒళగే గ్రాహకర అనుకూలక్కుగి మాడిద స్థుష్ట ఆధునిక పాయిఖానేయ ఉపయోగమన్న నిస్సంచోభవాగి మాడికేళ్లుపుదు. ‘లుడుపి’ యి మాలికనిగి అవళ పరిచయి మాడికేండలాగువుదు. హాగే ‘లుడుపి’యి మాలిక రామకృష్ణనో ఎల్లరన్నో ఇరువ స్థలదల్లి ఒందు మూత్రఖానేయన్న మత్తు సండాసన్న ఆవశ్యవాగి మాడికేండువుదాగి ఆశ్వాసనే నీడిద్దానే. ముందిన తింగళు అదర కేలస పూరంభమాడుతానే.

నగుతై విమలా బేనో హేళిదరు-హోస మూత్రఖానే హగూ సండాసన్న మహిళా కాయ్ఫక్సెయరిగాగి మాత్ర సీమితగోళిసి, అదక్కే బీగహాకి చూపియన్న వ్యవస్థ మాడికోళ్లుపుదు అనివాయి. అవరన్న భేటియాగలు ఒంద మహిళా కాయ్ఫక్సెయరు, సామాజిక కాయ్ఫక్సెయరు, బేరే కజెయింద బండవరు యావాగలూ గలేజు ఇరువ సంఘద ఈ సండాసన్న ఒళసలు హింజరియుతారే. ఒమోమ్మె సండాసిన ఉపయోగ మాడువ గండసరల్లు కేలవరు సండాసిన ఒళగిన కేండియన్న హాకికోండిరువుదే ఇల్ల. యారాదరూ మహిళేయరు ‘దాడో’ ఎందు బాగిలు తేరేదరే లఫ్ఫుతంకిగే ఎందు కుళితవరు ఎద్దు నింతు హోరళికోళ్లుతారే...

“యోచనే మాడు... ఎంధా దివ్య ధృత్యై ఇరబహుదు...” విమలాబేనోళ ఎందో ఒమ్మె అత్యంత సుందరవాగిద్ద, ఈగ భారీ గాత్రద దేశ నగువినింద నియంత్రణ తప్పుత్తిత్తు.

“కష్ట ఏనేందరే, భేటిగాగి బరువ ప్రతియోబ్బ మహిళేగూ నాను ఉడుపి హోటిల్న దారి తోరిసువుదు సాధ్యవిల్ల. హాగే తోరిసహోదరే, రేశనో అంగడియ హోరగే క్షూ నింత హాగే మహిళేయర సాలు ‘లుడుపి’యల్లి

ಹೊರಗೂ ನಿಂತಿರುವುದು ಕಾಣಬಹುದು.

ವಿಮಲಾ ಬೇನ್ ‘ಉಡುಪಿ’ ಹೋಟೆಲ್‌ನ ವಿಶೇಷತೆಯನ್ನು ಹೇಳಿದರು.

ಉಪಾಹಾರ ಹಾಗೂ ಭೋಜನದ ವಿಷಯದಲ್ಲಿ ಉಡುಪಿಯವರ ಸಾನ್ವಿದ್ಯ ಬೋನಸ್‌ಗಿಂತ ಕಡಿಮೆಯದೇನೂ ಅಲ್ಲ. ವಿಷ್ಣು ರಾಮೂ ಆಪಢಿಮ್ ನಿಭಾಯಿಸಲು ಗಂಟಲಿನಿಂದ ಕೆಳಗಿಳಿಯುವ ಉಟವನ್ನು ಬೇಯಿಸಲು ಸಮರ್ಥವಾಗಿದ್ದರೂ, ಹಣ ಒಯ್ಯು ಸಾಮಗ್ರಿಗಳನ್ನಲ್ಲಿ ತರಬೇಕಾಗುತ್ತಿತ್ತು. ಉಟ ಸಿದ್ಧಪಡಿಸಬೇಕು ಅಂದರೆ ಸಾಮಾನುಗಳು ಬೇಡವೇ? ಹಾಗೆ ಬಿಸಿಬಿಸಿ ದೋಸೆ, ಮೆದು ವಡಾ, ಇಡಲಿ, ಉತ್ಪಾಟ, ಮೋಸರೊಡೆ, ಯಾವುದೆಲ್ಲ ತಿನ್ನಲು ರುಚಿಕರವಾಗಿರುವುದೋ, ಆರ್ಕರ್ ಕೊಡುತ್ತೀರೆ, ಉಡುಪಿ ಹೋಟೆಲ್‌ನಿಂದ ಮೇಲೆ ಬಂದುಬಿಡುತ್ತಿತ್ತು.

ಬೆಳಗಿನಿಂದ ಸಂಚಯಿವರಗೆ ಸಂಘಕ್ಕೆ ಭೇಟಿಕೊಡುವವರು ಸುಮಾರು ಒಂದು ಸಾವಿರದಿಂದ ಹನ್ನೆರಡು ನೂರು ಜನ ಇರಬಹುದು. ಉಡುಪಿಯವರಿಗೂ ಸಂಘದ ಪ್ರಯೋಜನ ಕಡಿಮೆಯಾಗಿರಲಿಲ್ಲ.

ಒಟ್ಟು ಸೇರಿಸಿದರೆ ಅವರ ಕಾರ್ಯಾಲಯದ ಪರಿಕಲ್ಪನೆ ಯೋಚಿಸಿದ ಹಾಗೆ ಇರಲಿಲ್ಲ. ಅಣ್ಣಾ ಸಾಹೇಬರು ಕಾರ್ಮಿಕರ ಮುಂದಾಳುವಾಗಿದ್ದರೇ ಏನಾ ಯಾವುದೇ ಫ್ರಾಕ್ಟರಿಯ ಮಾಲಿಕರಾಗಿರಲಿಲ್ಲವೆಂಬುದು ದೃಷ್ಯತುಂಬುವ ವಿಷಯವಾಗಿತ್ತು. ಅಸಮಾನತೆಯ ವಿರುದ್ಧ ಸಂಘರ್ಷವೇ ಅವರ ಗುರಿ. ಕಾರ್ಮಿಕ ವರ್ಗದ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಎಲ್ಲ ಬಗೆಯ ಅನನುಕೂಲತೆಯನ್ನು ಎದುರಿಸಬೇಕಾಗುವುದು. ಕನಸಿನ ಜಗತ್ತನ್ನು ತನ್ನ ಸುತ್ತ ನೋಡುವ ಇಚ್ಛೆಯನ್ನು ಸಾಮಾನ್ಯ ಜನರಲ್ಲಿ ಬಿತ್ತಬೇಕಾಗುವುದು. ಇದಕ್ಕಾಗಿಯೇ ಅಪ್ಪಾಜಿ ತನಗಾಗಿ ಯಾವುದೇ ಕನಸನ್ನು ಕಾಣಲಿಲ್ಲ. ಅವರಿಗಾಗಿಯೂ ಯಾವುದೇ ಕನಸನ್ನು ಹೇಣೆಯಲಿಲ್ಲ. ಮೂಲಭೂತ ಅಧಿಕಾರಗಳನ್ನು ಗಳಿಸಿಕೊಳ್ಳುವುದೇ ಅವರ ಗುರಿಯಾಗಿ ಇಟ್ಟುಕೊಂಡಿದ್ದರು. ಅಮ್ಮೆ ಕುಂತಿಮಾಂಸಿಯ ಮೂಲಕ ಆಗಿಗ ಕನಸುಗಳನ್ನು ಹೊತ್ತು ತರುತ್ತಿದ್ದಳು. ಎಲ್ಲರನ್ನು ಕರೆದು ಅವರ ಕ್ಷೇತ್ರದಲ್ಲಿ ಚಾಕಲೇಟ್ ಇಡವಂತೆ, ಅವರ ಕೇರರತೆಗಳನ್ನು ಬೆತ್ತಲೆಗೊಳಿಸಿ ಮತ್ತಪ್ಪ ಅಸಂತುಷ್ಟಗೊಳಿಸುತ್ತಿದ್ದರು. ಆದರೆ ಅಮ್ಮನ ಉದ್ದೇಶ ಈಡೇರಲಿಲ್ಲ. ಅಪ್ಪಾಜಿ ರಾತ್ರಿ ಮೂರನೆಯ ಪ್ರವರದವರೆಗೂ ಎಚ್ಚರಿದ್ದುಕೊಂಡು, ಕಾಗದದ ಮೇಲೆ ಕಾರ್ಮಿಕರ ಸಂಘದ ಕನಸುಗಳನ್ನು ಬರಯುತ್ತಿದ್ದರು. ನಾನು ಕನಲ್ಲಿ ಏಳುತ್ತೀರೆ ಅವಳು ಉತ್ಸುಕಳಾಗಿ ಆ ಬಣ್ಣದ ಕಾಗದ ಮೇಲೆ ದೃಷ್ಟಿ ಹಾಯಿಸುತ್ತ ಬೆಣ್ಣಿ ಬೀಳುತ್ತಿದ್ದಳು—ಕನಸಿನ ಬಣ್ಣ ಕೇವಲ ಕೆಂಪು ಯಾಕೇ?

ಬೇಕೆ ಬೇಕು ಅನ್ನಬೇಕು, ಮಕ್ಕಳಿಗೆ ಶಿಕ್ಷಣ

ಮೂಲಭೂತ ಹಕ್ಕುಗಳ ಹೋರಾಟ, ಕೇಳುವದಿಲ್ಲ ಬಿಕ್ಕೆ

ಇಂದಲ್ಲಿದ್ದರೆ ನಾಳೆ ನೀವು ಕೊಡಲೇಬೇಕಾಗುತ್ತದೆ ಲೆಕ್ಕ

ಕಾಲಕೆಳಗೆ ತುಳಿದಿದ್ದೀರಿ ನಮ್ಮೆ ಕನಸುಗಳ

ನಮ್ಮನ್ನು ಎದುರಿಸಿದವರು ಮಣಿಲೀ ಮಣಿಗಳೇಬೇಕು

ಕಾರ್ಮಿಕರ ಸಂಘ ಜಿಂದಾಬಾದ್, ಪ್ರಜಾಸತ್ತೆ ಜಿಂದಾಬಾದ್

“ಇದು ಪಾಂಡೇಯರ ಮೇಜು-ಕುಚೆ” ಅಪ್ಪಾಜಿ ಕುಳಿತುಕೊಳ್ಳುತ್ತಿದ್ದ ಸ್ಥಳವನ್ನು ಪವಾರರು ಸೂಚಿಸಿದರು. ದೃಷ್ಟಿ ಹಾಯಿಸುತ್ತಲೇ ಯಾಕೋ ಅವಳ ಮನಸ್ಸಿಗೆ ಬೇಸರವಾಯಿತು. ಈ ರೀತಿ ಒತ್ತೊತ್ತಾಗಿ ಇರುವ ಮೇಜು-ಕುಚೆಗಳ ಮೇಲೆ ಮುದುಡಿಕೊಂಡು ಅಪ್ಪಾಜಿ ಹೇಗೆ ಕುಳಿತು ಎದ್ದು ಮಾಡುತ್ತಿದ್ದರೋ.

“ಈಗ ಇಲ್ಲಿ ಯಾರು ಕುಳಿತುಕೊಳ್ಳುತ್ತಾರೆ” ಜೆಜ್ಜಾಸೆ ಕಪ್ಪೆಯ ಹಾಗೆ ಜಿಗಿಯಿತು.

“ನಾನು”

“ನಾನೆಲ್ಲಿ ಕೂತುಕೊಳೆಬೇಕು?”

“ಸದ್ಯಕ್ಕೆ ತಲೆಯಮೇಲೆ ಜಾಗವೇನೂ ಇಲ್ಲ. ನನ್ನ ಪಕ್ಕದಲ್ಲಿ ಕೂತುಕೊಂಡು ಏನಾದರೂ ತೊಂದರೆ ಇದೆಯಾ?” ಚಶ್ವಾದ ಒಳಗಿನಿಂದ ಬೆದರಿಸುವ, ಚಕಕುಕಿಸುವ ಮಿಂಚಿನಂತಿರುವ ಪವಾರನ ಕಳ್ಳುಗಳು ಅವಳನ್ನು ಕುಕ್ಕಿದವು.

“ತೊಂದರೆಯೇನಿದೆ? ಎಲ್ಲಿ ಕೂರಿಸಿದರೂ ಕೂತುಕೊಂಡರಾಯಿತು.”

“ಅಪ್ಪೊಂದು ವಿನಮ್ಯತೆಯ ಆವಶ್ಯಕತೆಯಿಲ್ಲ. ನಿಮಗಂತೂ ಖಿಂಡಿತವಾಗಿ ಇಲ್ಲ. ಇಲ್ಲಿ ಯಾವ ಮೇஜಿನ ಮೇಲೆ ಕುಳಿತುಕೊಳ್ಳಬಯಸಿದರೂ ಲಭ್ಯವಿದೆ. ಸುಮ್ಮನೆ ಸನ್ನೆ ಮಾಡಿದರೆ ಸಾಕು. ಅಪ್ಪ-ಅಮ್ಮೆ ಇಲ್ಲದವರ ಹಾಗೆ ಮತ್ತೊಂದು ಡ್ರಾಫರ್ ತೆರೆದು ತನ್ನದೆಲ್ಲವನ್ನೂ ಕಟ್ಟಿಕೊಂಡು ಹೊರಡುತ್ತಾನೆ.”

“ಜಾಗಾ ಕಸಿದುಕೊಂಡಿದ್ದರ ಬಗ್ಗೆ ಬೇಸರವಾದರೆ ಆಗಲಿ.”

“ಕೂತುಕೊಳ್ಳಿ... ಹಾಗೆ ನೋಡಿದರೆ ಯಾರು ತ್ರೇಡ್ ಯೂನಿಯನ್‌ನಲ್ಲಿ ಅಧ್ಯ ಜೀವನವನ್ನೇ ಕಳೆದಿದ್ದಾನೋ ಅವನೇ ಇಲ್ಲಿ ಕುಳಿತುಕೊಳ್ಳಬೇಕಾದ ಅಧಿಕಾರಿ. ವಂತ ಪರಂಪರೆಯ ಸೊತ್ತು ಅಲ್ಲ ತ್ರೇಡ್ ಯೂನಿಯನ್, ಕ್ಯೆ ಕಾಲು ಆಡಿಸದೆ ಉತ್ತರಾಧಿಕಾರದಲ್ಲಿ ಸಿಗಲಿಕ್ಕೆ”

“ಯಾಕೆ!.... ನಾನು ಬಂದಿದ್ದು ನಿಮಗೆ ಸಂತೋಷವಾಗಲಿಲ್ಲವಾ?”

“ಸಂತೋಷವಾಗುವಂತಹ ಸಂಬಂಧವೇನಾದರೂ ನಮಗೂ-ನಿಮಗೂ ಇದೆಯಾ? ಏನಿಲ್ಲ! ಅದಕ್ಕೆ ಇಲ್ಲಿ ಕೂರಿಸಬೇಕಾದವರನ್ನು ಕೂರಿಸದೆ ಅವರ ಪಾತ್ರತೆಗೆ ವಂಚಿತರನಾಗಿ ಮಾಡಲಾಗುತ್ತದೆ.”

“ಅಂದರೆ ನನ್ನ ಆಯ್ದು...”

“ಸ್ವಷ್ಟವಾಗಿದೆ. ಬೇರೆಯವರ ಎದೆಯ ಮೇಲೆ ಕಾಲಿಟ್ಟು ನಿಮಗೆ ಸ್ಥಳ ಹೊಡಲಾಗಿದೆ.”

“ನಮ್ಮ ದೃಷ್ಟಿಯಲ್ಲಿ ಅಪ್ಪಾಜಿಯ ಜೀವನವಿಡೆ ಸೇವೆಗೆ ಬೆಲೆಯೇನೂ ಇಲ್ಲವೇ?”

“ಮೊದಲೇ ಹೇಳಿದ್ದೇನೆ, ತ್ರೇಡ್ ಯೂನಿಯನ್ ಅಪ್ಪನ ಆಸ್ತಿಯಲ್ಲ. ಜನ ಹಾಗೆ

೧೦೮ / ಆವಿಗೆ

ಮಾಡಿದಾರೆ ಅನ್ನೋದು ಬೇರೆ ಮಾತು.”

ಅವಮಾನಗೊಂಡ ಹೃದಯ ಅಳುವಂತಾಯಿತು. ಪವಾರ ಹೇಳಿಕೆಗೆ ಅವಳ ಬಳಿ ಏನು ಉತ್ತರವಿದೆ! ಅಣ್ಣಾ ಸಾಹೇಬರ ನಿಣಾಯದಿಂದ ಅವರು ಅಸಂತುಪ್ಪಾದರೆ, ಅದನ್ನು ಎದುರಿಸಲು ಅಸಹಕಾರವನ್ನು ದಾಖಲಿಸಲು ಅವರು ಸ್ವತಂತ್ರರು. ವಿರೋಧಕ್ಕೆ ಯಾಕೆ ಮುಂದೆ ಬರಲಿಲ್ಲ? ಮತ್ತು ತಾನು ಅವರ ಹಕ್ಕೆನ್ನು ಕೆಸಿದುಕೊಂಡಿದ್ದೇನೆಯಾ? ಅರ್ಥ ಅಯುಷ್ಯವನ್ನು ತೀರ್ಜೋ ಯೂನಿಯನ್‌ಗಾಗಿ ಸರ್ವೀಸ ಕಾರ್ಯಕರ್ತನು ತನ್ನ ಅಧಿಕಾರಕ್ಕಾಗಿ ಹೋರಾಟ ಮಾಡಲಾರದವನಾಗಿದ್ದರೆ ತನ್ನ ಕಾರ್ಮಿಕರ ಹಕ್ಕಿನ ನಾಯಿವನ್ನು ಹೇಗೆ ಒದಗಿಸಬಲ್ಲ? ತನ್ನ ಅಧಿಕಾರಕ್ಕಾಗಿ ಹೋರಾಡದೆ ಸುಮ್ಮಿನಿದ್ದು, ತಾನು ಈ ಕುಚೀಗೆ ಅಯೋಗ್ಯನೆಂಬುದನ್ನು ಅವನೇ ಸಾಬೀತು ಪಡಿಸಿದಂತಾಗಲಿಲ್ಲವಾ? ಅವಳ ಪ್ರಶ್ನೆ ಬೇರೆಯಿಲ್ಲ. ಅವಳು ಅಧಿಕಾರವನ್ನು ಗಳಿಸಿಕೊಂಡಿದ್ದಾಳೆ, ನಿಶ್ಚಯವಾಗಿಯೂ ತನ್ನ ಮನಸ್ಪೂರ್ವಕ ಪ್ರಯತ್ನದಿಂದ ತನ್ನ ಯೋಗ್ಯತೆಯನ್ನು ಸಿದ್ಧಪಡಿಸುತ್ತಾಳೆ.

ಅಣ್ಣಾ ಸಾಹೇಬರು ಅವಳಿಗೆ ಸ್ಪಷ್ಟ ಹೇಳಿದ್ದಾರೆ-ತೀರ್ಜೋ ಯೂನಿಯನ್‌ನ ನೌಕರಿಗೆ ಬರುವುದಾದರೆ ತನ್ನ ಸ್ವಂತ ಮುಚ್ಚಿಯಿಂದ ಬರಬೇಕು. ಒಮ್ಮೆ ಒಟ್ಟಿಗೆ ಇರದಿದ್ದರೆ ಅವಳೂ ಅವರ ಪ್ರಸ್ತಾಪವನ್ನು ನಿರಾಕರಿಸಬಹುದು. ಬೇರೆ ಯಾವುದಾದರೂ ನೌಕರಿ ಅವಳಿಗೆ ಹಿಂದುಗಡೆಯಿಂದ ಸಿಕ್ಕೇ ಸಿಗುತ್ತದೆ.

ಪವಾರನ ಆಕ್ಷೇಪ ಅವಳಿಗೆ ಮನಸ್ಸಿನ ಕಪ್ರೋಲ ಕಲ್ಪಿತ ಎನಿಸುತ್ತಿದೆ. ಅವಳ ಬಳಿ ಅವಳ ಇಟ್ಟಿರುವ ತಿಳಿದುಕೊಳ್ಳಬಾಯಿಸಿದ ಅಣ್ಣಾ ಸಾಹೇಬರು ಆ ಸ್ಥಾನದ ಯಾವುದೇ ಅಧಿಕಾರಿ ವ್ಯಕ್ತಿಗೆ ಹೇಗೆ ಅನ್ನಾಯ ಮಾಡಬಲ್ಲರು? ನಿಯಮದ ರೀತ್ಯಾ ಅವಳು ತೀರ್ಜೋ ಯೂನಿಯನ್‌ನಲ್ಲಿ ತರಬೇತಿ ಪಡೆಯುತ್ತಿರುವವಳು. ಅರ್ಥ ಜೀವನವನ್ನೇ ತೀರ್ಜೋ ಯೂನಿಯನ್‌ಗಾಗಿ ಸಮರ್ಪಿಸಿದ ವ್ಯಕ್ತಿಗೆ ಅವಳು ಹೇಗೆ ಎದುರಾಗಬಲ್ಲಳು? ಸ್ವಲ್ಪ ಲಕ್ಷ್ಯ ಕೊಡಬಹುದಾದ ಮಾತೆಂದರೆ, ಅಪ್ಪನ ಹುದ್ದೆ ಖಾಲಿಯಾದದ್ದು ಇಂದಾ? ಈ ಹುದ್ದೆಯ ಬಗ್ಗೆ ಈವರೆಗೆ ಯಾಕೆ ನಿಣಾಯ ಆಗಲಿಲ್ಲ?

ಕಿತ್ತುಹಾಕುವ-ನೇಮಕ ಮಾಡುವ ಈ ಒಳ ರಾಜಕೀಯದಿಂದ ಅವಳಿಗೇನು ಆಗಬೇಕಾಗಿದೆ? ಯಾರು ಏನು ಹೇಳಾರೆ-ಹೇಳಲಿ, ಅದನ್ನು ಈ ಕಡೆಯಿಂದ ಕೇಳಿ ಆ ಕಡೆ ಬಿಟ್ಟಾಯಿತು. ಅದರಲ್ಲಿಯೇ ಹಿತವಿದೆ.

“ನೀವು ನನಗೆ ಕೆಲಸ ತಿಳಿಸಿ, ಏನು ಮಾಡಬೇಕಾಗಿದೆ?” ಅವಳ ದನಿ ಅವಳಿಗೆ ಗೊತ್ತಿಲ್ಲದಂತೆ ಗಡುಸಾಯಿತು. ಆಫೀಸಿಗೆ ಇಂದು ಅವಳು ಮೊದಲ ದಿನ ಬಂದಿದ್ದಾಳೆ. ಕನಿಷ್ಠಪಕ್ಷ ಇಂದಾದರೂ ಸೌಹಾದರ್ದಿಂದ ವರ್ತಿಸಬೇಕು ಎಂಬುದೂ ಪವಾರನಿಗೆ ತಿಳಿಯಲಿಲ್ಲ. ಏನಾದರಾಗಲಿ, ಒಂದೆರಡು ದಿನಗಳ ನಂತರ ತಿಳಿಸಬಹುದಿತ್ತಲ್ಲ!

“ಸ್ವಷ್ಟವಿದೆ, ನೀನಿಲ್ಲಿ ಪಾತ್ರ ತಿಕ್ಕಬೇಕಾಗಿಲ್ಲ..” ತಿರಸ್ಕಾರ-ಬೃಗುಳ ನಂತರವೂ ಪವಾರನ ಮನಸ್ಸು ಅವಳಿಗಾಗಿ ಮೆದುವಾಗಲಿಲ್ಲ. ಅವನ ಸ್ವಭಾವದ ಪರಿಚಯವಾಯಿತು-

ನೀವು ಎಂದಿದ್ದರ್ದು ನೀನು ಎಂದು ಬದಲಾಗಿತ್ತು.

“ಅಪ್ಪ ಅಂದಾಜು ನನಗೂ ಇದೆ, ನೀವೆಲ್ಲ ಇಲ್ಲಿ ಪಾತ್ರ ತಿಕ್ಕಲು ಬರ್ತಾ ಇಲ್ಲ ಅಂತ” ಸ್ವರದಲ್ಲಿ ಸಿಟ್ಟು ಬೆರೆತ್ತು. ಎಷ್ಟೆಂದು ಸಹಿಸುವುದು? ಹೊಸದಾಗಿ ಕಲಿಯುವವರು ಎಂದು, ಇವರು ಹೇಳಿದ್ದೆಲ್ಲವನ್ನೂ ಸಹಿಸಿಕೊಳ್ಳಬೇಕಾಗಿಲ್ಲವಲ್ಲ...”

ಕೈ ಇರೋ ಕುಚೆಯ ಮೇಲೆ ಕುಳಿತುಕೊಳ್ಳಿ ಮೊದಲು ಪವಾರನು ಕುಳಿತುಕೊಳ್ಳಲು ತನ್ನ ಕುಚೆಯನ್ನು ಎಳೆದ.

ಕುಚೆಯ ಮೇಲೆ ಕುಳಿತುಕೊಳ್ಳುತ್ತಲೇ ಅವರು ಉದ್ದಿಗ್ನಾದಳು.

ಪಕ್ಕು ಹುಳ್ಳನಂತಿರುವ ಸದಾ ಆಕ್ಷೇತ್ರ ವ್ಯಕ್ತಪಡಿಸುವ ವ್ಯಕ್ತಿಯ ಬದಿಯಲ್ಲಿ ಕುಳಿತು, ಪ್ರತಿಕ್ಷಣ ದೋಷಾರೋಪಣೆ ಮಾಡುತ್ತಿರುವುದನ್ನು ಕೇಳಿ ಸಹಿಸಿಕೊಳ್ಳುತ್ತೇ. ಏನಾದರೂ ಅವನಿಂದ ಕಲಿಯುವ ತಲ್ಲಿನತೆಯನ್ನು ತಾನು ಪಡೆಯಬಲ್ಲೇನೇ—ಅವಳಿಗೆ ಸಂಶಯವಾಯಿತು. ಕನ್ನಡಕದ ಮೂಲೆಯಿಂದ ಒಂದೇ ಸಮನೆ ದುರುಸ್ಥಿ ನೋಡುವ ಪವಾರನ ಕೆಂಪುಕಣ್ಣ ಅವಳಿಗೆ ರಕ್ಷಣೆ ಒದಗಿಸಲಾರದು. ಸದಾ ಒಂದು ಬಗೆಯ ಆಕ್ರಮಣದ ಭಯದಲ್ಲೇ ಇರಬೇಕಾಗುವುದು. ಯಾವಾಗ, ಯಾವ ಮಾತಿಗೆ ಅವನು ತನ್ನ ಕಣ್ಣ ಕೆಕ್ಕಿಸುತ್ತಾನೆ, ಕಣ್ಣಿನಿಂದ ಜಿಮ್ಮೆದ ತನ್ನ ದೃಷ್ಟಿಯಿಂದಲೇ ತನ್ನ ತಲೆ ಒಡೆಯುತ್ತಾನೆ ಎಂಬ ಶಂಕೆ ಅವಳಿಗೆ ಉಂಟಾಯಿತು.

ಶೋಭನಾಭ ಶ್ರೀಪಾತಿ ಅಂಕಲ್ ಕೂಡ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿಯೇ ಕುಳಿತುಕೊಳ್ಳುತ್ತಾರೆ. ಅವಳಿಗೆ ಕಾಣಿಸಲಿಲ್ಲ!

“ಈ ಪುಸ್ತಕ ಓದಿದೀರ್ಯಾ ನೀನು?”

ಮೇಜಿನ ಮೇಲೆ ಸರಿಸಿದ ಪುಸ್ತಕದ ಮೇಲೆ ಅವರು ಬೇಸರದ ದೃಷ್ಟಿ ಹಾಯಿಸಿದಳು ‘ಪೂಮನ್ನ ರಾಯಿತ್ತು’ ಲೇಖಕ ಎಂ.ಜಿ. ಆಂಟೋನಿ. ಕಂಸದ ಕೆಳಗೆ ಟಿಪ್ಪಣಿಯಿತ್ತು— ವಾಟ್ ಎವ್ವರಿ ಪೂಮನ್ ಶುದ್ಧ ನೋ ಎಬೊಟ್ ಹರ್ ರೈಟ್ ಆಂಡ್ ವಿಲ್.

“ಓದಿದೀರ್ಯಾ?”

ಓದುವುದು ಹಾಗಿರಲಿ, ಈವರೆಗೆ ಆ ಪುಸ್ತಕದ ಹೆಸರೂ ಕೇಳಿರಲಿಲ್ಲ. ಸಂಕೋಚದಿಂದ ಕಂತ ಒಣಿತು. ಅವರು ಅಯೋಗ್ಯತೆಯ ಪ್ರಶ್ನೆಯನ್ನು ಎತ್ತಿದ್ದು ಅಸ್ವಾಭಾವಿಕವೇನೂ ಅಲ್ಲ ಅಲ್ಲವೇ?

ಪುಸ್ತಕದ ಪುಟಗಳನ್ನು ಮಗುಚತೊಡಗಿದಳು.

ಸುಳ್ಳ ಹೇಳಬಯಸಿದ್ದರೆ ಹೇಳಬಹುದಾಗಿತ್ತು—ಅಪ್ಪಾಜಿ ಓದಿದ್ದರು. ಅವಳಿಗೆ ಅನುಭವವಿಲ್ಲದಿದ್ದರೆ ಅಧ್ಯಯನವೆಂಬುದು ಕೇವಲ ಓದು ಮಾತ್ರವಾಗುತ್ತದೆ. ಸುಳ್ಳ ಹೇಳಲಾಗಲಿಲ್ಲ.

“ಓದೋದು ಹೇಗೆ? ಎಂದೂ ಯಾರೂ ಪುಸ್ತಕ ಕೊಡಲಿಲ್ಲ, ಸಲಹೆಯನ್ನೂ ಕೊಡಲಿಲ್ಲ.”

೧೧೦ / ಆವಿಗೆ

ತನ್ನ ಅನುಮಾನದ ಮೇಲೆ ಮುದ್ರೆಯೊತ್ತಿದ ಕೂಡಲೇ ಗದ್ದದಗೊಂಡ ಪವಾರನ ಮುಖಿದ ಕೆತ್ತಿದ ಗಾಯ, ಅಕಸ್ಹಾತಾಗಿ ಮುಳುಕಹೊಡೆದ ದೊಡ್ಡ ಮೀನಿನ ಹಾಗೆ ಮಾಯವಾಯಿತು.

ಸ್ವರ್ವರದಲ್ಲಿ ಪರಿವರ್ತನೆ ಕಾಣಿಸಿಕೊಂಡಿತು. ವಿಸ್ತೃಯವಾಯಿತು.

“ಸರಿ, ಈಗ ಪ್ರಸ್ತುತವೂ ಸಿಕ್ಕಿದೆ, ಸಲಹೆಯೂ ಸಿಕ್ಕಿದೆ. ಅದೋ, ಚಹಾ ಬಂತು, ಮೊದಲು ಚಹಾ ಕುಡಿ”

ಗ್ಲಾಸ್ ಸ್ಪ್ರೆಂಡ್‌ನಿಂದ ಎರಡು ಗ್ಲಾಸ್ ತೆಗೆದುಕೊಂಡು ವಿಷ್ಟು ರಾಮಾ ಅವಳ ಮೇಜಿನ ಮೇಲಿಟ್ಟು, ಆದರೆ ಚಹಾ ಇಟ್ಟ ಯಾವಾಗಿನಂತೆ ಗಡಿಬಿಡಿಯಿಂದ ಅಲ್ಲಿಂದ ಸರಿದುಹೋಗಲಿಲ್ಲ.

“ನೀವು ನಮ್ಮ ಪಾಂಡೆ ಸಾಹೇಬರ ಮಗಳಲ್ಲವಾ?”

“ಹೌದು”

“ನೀವು ಸಂಫರ್ಕ್ ಬಂದು ಬಹಳ ಒಳ್ಳೆಯದು ಮಾಡಿದಿರಿ. ನನಗೆ ತುಂಬಾ ಸಂತೋಷ. ನಾನು ಪಾಂಡೆ ಸಾಹೇಬರನ್ನು ಬಹಳ ನೆನಪು ಮಾಡಿಕೊಳ್ಳೇನೆ. ರಾತ್ರಿ ಎಲ್ಲಾದರೂ ಉಳಿದುಕೊಳ್ಳಿದ್ದರಲ್ಲ! ತಮ್ಮ ಕಡೆಯಹಾಗಿನ ಬಿಚಡಿ ಮಾಡುವುದನ್ನು ಕಲಿಸಿದ್ದರು... ಆರೋಗ್ಯ ಚನ್ನಾಗಿದೆಯೂ ಪಾಂಡೆ ಸಾಹೇಬರದು....?”

ಚಹಾದ ಗ್ಲಾಸ್ ಎತ್ತಿಕೊಳ್ಳುತ್ತ ಅವಳು ವಿಷ್ಟುರಾಮಾನ ಹೃದಯವಂತಿಕೆಗೆ ಆದ್ರ್ಯವಾದಳು.

“ಚನ್ನಾಗಿಲ್ಲ....”

“ಏನು ಹೇಳಾರೆ ಡಾಕ್ಟರರು?....”

ಪ್ರತ್ಯುತ್ತರವಾಗಿ ಆಕೆ ಸುಮ್ಮನಿದ್ದಳು. ಅಪ್ಪಜಿಯನ್ನು ಡಾಕ್ಟರರಿಗೆ ತೋರಿಸಲು ಎಲ್ಲಿ ಸಾಧ್ಯವಾಗಿತ್ತು?

“ಬೇಗನೇ ಆರಾಮಾಗ್ತಾರೆ. ಬಿಂತೆ ಮಾಡಬೇಡಿ.” ಅವಳ ಮೌನ ವಿಷ್ಟುರಾಮಾನ ಹೃದಯವನ್ನು ಕರಗಿಸಿತ್ತು.

ಈ ಆಶ್ರೀಯತೆಗೆ ಏನು ಉತ್ತರ ಹೇಳಬೇಕೋ ತಿಳಿಯಲಿಲ್ಲ.

“ಒಂದು ಮಾತು ಹೇಳೇನೇ ನಾನು. ಸಂಫರಲ್ಲಿ ಚಹಾ ಔಟ್. ಯಾವಾಗ ಬೇಕಾದರೂ ಕುಡಿಯಲು ಮನಸ್ಸಾದಾಗ, ಬಂದು ಹೇಳಿದರೆ ಸಾಕು. ಏನಾದರೂ ಕೆಲಸ ಇದ್ದರೆ ತಕ್ಕಣ ಕರೆಯಿರಿ...”

“ಹಾಂ...”

ವಿಷ್ಟುರಾಮಾ ಪಕ್ಕದ ಟೇಬಲ್ ಕಡೆ ನೋಡಿದ.

“ಪಾಗಾರೆ ಸಾಹೇಬರ ಇಂದಿನವರೆಗೂ ಬರಲೇ ಇಲ್ಲ...?”

“ನಾವೇನು ಅವರ ರಚಿಸ್ತರಾ?” ವಿಷ್ಟುರಾಮಾನ ಅನವಶ್ಯಕ ಹೇಳಿಕೆಗೆ ಪವಾರ

ಸಿಟ್ಟಾದ.

ಜಹಾದ ಒಂದೊಂದೇ ಗುಟಕು ಕುಡಿಯುತ್ತ ಅಣ್ಣ ಸಾಹೇಬರು ಹೇಳಿದ ಕೆಲವು ಸಂಗತಿಗಳನ್ನು ಪವಾರ ಅವಳಿಗೆ ತಿಳಿಸಿದ. ಟ್ರೈಡ್ ಯೂನಿಯನ್‌ನ ನಿಯಮಗಳನ್ನು ತಿಳಿಸುವುದಕ್ಕಿಂತ ಮುಂಚೆ, ನಮ್ಮ ಕಾರ್ಮಿಕ ಸಮುದಾಯ ವಾಸವಾಡುವ ನರಕ ಸದ್ಯ ಜೀವನದ ವಾತಾವರಣವನ್ನು ಅವಳಿಗೆ ಪರಿಚಿತಗೊಳಿಸಬೇಕು. ಕೇವಲ ತನ್ನ ಮನೆಯ ಅಭಾವ-ಒತ್ತಡಗಳಿಂದಷ್ಟೇ ವಂಚಿತಳಾಗಿದ್ದರೆ ಸಾಲದು. ಅವಳಿಗೆ ಘಾಟಕೋಪರದಿಂದ ಹಿಡಿದು ಕಾಂಜೂರ ಮಾರ್ಗ, ಭಾಂಡಪ, ಮುಲುಂಡವರೆಗೆ ಹಬ್ಬಿದ ಗುಡಿಸಲುಗಳು ಬಸ್ತಿಗಳು, ಅವರು ಅನುಭವಿಸುತ್ತಿರುವ ಕಷ್ಟಗಳನ್ನು ತೋರಿಸಬೇಕು. ಆಗ ನಾವೆಷ್ಟ ದುರ್ಭರ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ತಿಳಿಸಿದಂತಾಗುತ್ತದೆ. ಅಲ್ಲಿ ಮನುಷ್ಯರಿಗೂ ಹಂದಿಗಳಿಗೂ ವ್ಯತ್ಯಾಸವಿಲ್ಲ. ಕಾರ್ಮಿಕ ಮಹಿಳೆಯರ ಮಕ್ಕಳನ್ನು ಅವಳು ಕಣ್ಣರೆ ಕಾಣಬೇಕು. ಹೆಚ್ಚಿನ ಶ್ರೀಯರೆಲ್ಲ ಘ್ರಾಕ್ಷರಿಯಲ್ಲಿ ದುಡಿಯಲು ಹೋಗಿರುತ್ತಾರೆ. ಕೆಲವರು ಕಾರಣಾಂತರಗಳಿಂದ ಮನೆಯಲ್ಲೇ ರಜಾದ ಮೇಲಿರುವ ಮಹಿಳೆಯರು, ಹಂಗಾಮೆ ಹಾಲಿಕಾರರು ಕಾಣಬಹುದು. ಅವರೆಲ್ಲ ತಮ್ಮ ಮನೆ ಆವರಣ ಸ್ವಜ್ಞಗೊಳಿಸುವುದರಲ್ಲಿ, ಮಕ್ಕಳ ತಲೆಯ ಹೇನು ತೆಗೆಯುವುದರಲ್ಲಿ ನಿರತರಾಗಿರಬಹುದು. ಅವರು ಹೇಗೆ ತಮ್ಮ ಉಗುರುಗಳ ಸಂದಿಯಲ್ಲಿ ಸಿಕ್ಕಿಸಿ ಹೇನುಗಳನ್ನು ಚಟ್ಟ-ಪಟ ಕೊಲ್ಲುತ್ತಾರೆ.

ಪವಾರ ಅಲ್ಲಿನ ಕೊಳಚೆ ಪ್ರದೇಶಗಳ ರಸವತ್ತಾದ ವರ್ಣನೆ ಮಾಡಿದ.

ಅಣ್ಣಸಾಹೇಬರ ಈಸಲಹೆ ತನಗೆ ಬಹಳ ಅವೃವಹಾರಿಕವಾಗಿದೆಯೆಂಬುದನ್ನೂ ಪವಾರ ತಿಳಿಸಿದ. ಯಾಕೆಂದರೆ ಮೊದಲು ಘ್ರಾಕ್ಷರಿಗಳಲ್ಲಿ ಗಣೀಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹಕ್ಕುಗಳ ಬಗೆಗಿನ ಕಾನೂನನ್ನು ನಮ್ಮಿತಾ ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಂಡಾಗ ಅವರ ವಾಸ್ತವಿಕತೆಯ ವಿಕಾರ ಸ್ಥಿತಿ, ಅಧಿಕಾರದಿಂದ ವಂಚಿತರಾದ ಅವರ ದಯನೀಯ ಪರಿಸ್ಥಿತಿ ಅವಳಿಗೆ ಅರ್ಥವಾಗುತ್ತದೆ. ಕಾನೂನನ್ನು ಸರಿಯಾಗಿ ತಿಳಿದುಕೊಂಡ ಹೊರತು ಅವರ ಸಮಸ್ಯೆ-ಪೇಚುಗಳಿಗೆ ಪರಿಹಾರ ಸಾಧ್ಯವಿಲ್ಲ. ಅವರ ದುಃಖ-ನೋವುಗಳ ಬಗೆ ಹೃದಯ ದ್ರವಿತವಾಗಿ ಸಹಾನುಭೂತಿ ಉಕ್ಕಾಗುತ್ತದೆ, ನಿಜ. ಆದರೆ ಕಾನೂನು ತಿಳಿದುಕೊಂಡಾಗ ಹೋರಾಟದ ಕೆಷ್ಟ ಕಿಡಿ ಉತ್ತನ್ನವಾಗುತ್ತದೆ.

“ನಿನ್ನ ಮೇಜಿನ ಡ್ರಾಲರನ್ನು ತೆರೆ.”

“ತೆರೆ... ಈಗ ಈ ಡ್ರಾಲರ್‌ಗಳು ನಿನ್ನ ರಣಕ್ಕೇತ್ತಗಳು” ಜಹಾದ ಹೊನೆಯಗುಟಕು ಸೇವಿಸಿ ಗ್ರಾಸನ್ನು ಬದಿಗೆ ಸರಿಸುತ್ತ, ನೀನೀಗ ಮನೆಯಲ್ಲಿ ಇಲ್ಲ, ಕಚೇರಿಯಲ್ಲಿದ್ದೀರು, ಅರ್ಥಗಂಟೆಯವರೆಗೂ ನಿದಾನವಾಗಿ ಚಹ ಹೀರುತ್ತ ಕುಳಿತುಕೊಳ್ಳುವುದೆಂದರೆ ಕೆಲಸದಿಂದ ವಿಮುಖವಾಗುವುದು ಎಂಬ ಸೂಚನೆಯನ್ನು ಅವಳಿಗೆ ಕೊಡುವವನಂತೆ ಮಾಡಿದ.

೧೧೨ / ಆವಿಗೆ

“ಒಂದು, ನನಗೆ ಚಹಾ ಹೆಚ್ಚಿಗೆ ಕುಡಿಯುವ ಅಭ್ಯಾಸವಿಲ್ಲ, ಹಾಗೇನ್ನು ಕುಡಿಯೋದ್ದರೆ ನಿದಾನವಾಗಿಯೇ ನಾನು ಕುಡಿಯೋದ್ದು.” ಪವಾರನ ಆಶಯ ಅವಳಿಗೆ ತಿಳಿದಿರಲಿಲ್ಲವೆಂದಲ್ಲ.

ಚಹಾ ಮುಗಿದ ನಂತರವೇ ಅವಳು ಮೇஜಿನ ಡ್ರಾಲರ್ ತೆರೆದಳು. ಡ್ರಾಲರ್ ತುಂಬಾ ಘಾಯಿಲ್‌ಗಳು ತುಂಬಿದ್ದವು. ಹೈಲುಗಳನ್ನು ನೋಡಿದ ನಂತರ ಅವಳು ಪ್ರಶ್ನಾರ್ಥಕವಾಗಿ ಪವಾರನ ಕಡೆ ನೋಡಿದಳು.

“ “ಕೇಸ್ ಹಿಸ್ಟರಿಯ ಹೈಲುಗಳು” ಅವನ ಅವಹೇಳನ ಅವಳಿಗೆ ಚುಚ್ಚಿತು” ನಿನ್ನ ಅರ್ಥಯನಕ್ಕಾಗಿ ವಿಶೇಷ ಆಕ್ಷ್ಯಾ ಐಎಲ್‌ಕ್ಲಿಕ್ಸ್ ಸಂಬಂಧಿಸಿದ್ದ ಆಕ್ಷ್ಯಾನ್ನು ವಿಶ್ಲೇಷಿಸಬೇಕಾದ ಅವಶ್ಯಕತೆ ನನಗೆ ತೋರುವುದಿಲ್ಲ. ಪ್ರಸ್ತುತ ಹೊಟ್ಟಿದ್ದೇನಲ್ಲ. ಓದಿಕೊಂಡು ತಿಳಿಕೊಳ್ಳೋ ಪ್ರಯತ್ನ ಮಾಡು.”

ಯಾವ ರೀತಿ ಇದು? ಅಲ್ಲಸ್ವಲ್ಪ ಹೇಳಿದರೆ ಇವನದೇನು ಖಚಾಗುತ್ತದೆ? ಬಿನ್ನಿಂದಾದಳು. ಪರೋಕ್ಷ ಏಕಾಗ್ರತೆಯ ಮುಖವಾಡ ಹಾಕಿಕೊಂಡಳು. “ಇಲ್ಲಿ ಮೇಲೆ ನೋಡಿದ್ದಿರುತ್ತಿರು ಹೈಲ್, ಅದು ಪಂಥರೀಬಾಯಿಯಿದು. ಜಯಹಿಂದ್ ಆಯಿಲ್‌ಮಿಲ್‌ನ ಮಹಿಳಾ-ಕಾರ್ಮಿಕರು.”

“ಪೋಸ್ಟ್‌ಮನ್ ಎಣ್ಣೆ ಕಂಪನಿಯಿದ್ದಾ?”

“ಸಾಕಪ್ಪು ತಿಳಿವಳಿಕೆ ಇದೆ” ಪವಾರ ದೃಷ್ಟಿಯ ತೀಕ್ಷ್ಣಾ ಬಾಣ ಎಸೆದ.

“ಹೆರಿಗೆ ಕೇಸ್ ಆಗಿದ್ದರೂ ಕಾಡ ಕಂಪನಿ ಪಂಡರಿಬಾಯಿಗೆ ಬೆದರಿಕೆ ಹಾಕಿತ್ತು. ತಕ್ಷಣ ಅವಳು ಕೆಲಸದ ಮೇಲೆ ಹಾಜರಾಗಬೇಕು. ಇಲ್ಲವಾದರೆ ನೌಕರಿ ಮುಗಿಯಿತು ಎಂದು ತಿಳಿಯಬೇಕು! ಇಷ್ಟ್ವಾಂದು ದೀರ್ಘರಚೆಯನ್ನು ಕಂಪನಿ ಸಹಿಸುವುದಿಲ್ಲ. ಅಂಡರ್ ಸೆಕ್ಟನ್ ಹೋರ್ ಕೇಸ್ ಇದು.”

“ಕಾಯಿದೆ ಪ್ರಕಾರ ಹೆರಿಗೆಯಾದ ಆರು ವಾರಗಳಲ್ಲಿ ಆಕೆ ಕೆಲಸಕ್ಕೆ ಹಾಜರಾಗಬೇಕಾಗಿತ್ತು.” ಪವಾರ ಹೈಲಿನ ಒಂದು ಹಾಳೆ ತೆರೆದು ಅಲ್ಲಿನ ಒಂದು ಪೂರ್ವಾಗಾಫ್ ಕಡೆ ಅವಳ ಗಮನ ಸೆಳಿದ— “ಕಂಪನಿಯ ಬೆದರಿಕೆಯಿಂದ ಹೆದರಿದ ಪಂಡರಿಬಾಯಿ ತಕ್ಷಣ ಕೆಲಸಕ್ಕೆ ಹೋದಳು. ಬಹಳ ಪರಿಶ್ರಮ ಮಾಡಿದ್ದರಿಂದ ಅವಳ ಹೊಟ್ಟಿಯ ಹಸಿ ಹೊಲಿಗೆ ತುಂಡಾಯಿತು.”

“ವಾಸ್ತವವಾಗಿ ಕೆಲಸದ ಮೇಲೆ ಹಾಜರಾಗಿ ಸ್ವಯಂ ಪಂಡರಿಬಾಯಿ ಅಜ್ಞಾನದಿಂದ ತಪ್ಪು ಮಾಡಿಕೊಂಡಳು.”

“ಜಟಿಲವಾದ ಪರಿಸ್ಥಿತಿಯಲ್ಲಿ ಅವಳು ಹನ್ನೆರಡು ವಾರದವರೆಗೂ ರಚಾ ತೆಗೆದುಕೊಳ್ಳಬಹುದು. ಕಾನೂನು ರೀತ್ಯಾ ಅವಳಿಗೆ ಅಧಿಕಾರವಿದೆ. ಸಂಭಕ್ಕೆ ಶರಣು ಬಂದಮೇಲೆ ವಿಮಲಾ ಬೇನ್ ಪಂಥರೀಬಾಯಿಯ ಕೇಸ್ ಕೈಗೆತ್ತಿಕೊಂಡರು.

“ಕಂಪನಿಯ ಮ್ಯಾನೇಜರುಗಳಿಗೆ ದಬಾಯಿಸಿದಳು. ಕಂಪನಿ ತನ್ನ ಬೆದರಿಕೆಯನ್ನು

ఆవిగే / ११३

హింతగేదుకోండితు. అల్లదే హరిగెయ ఎల్ల సౌలభ్యగళన్నూ కొడబేశాయితు.
“ఎంటు వషా హళీయ కేసు పంధరిబాయియదు.”

“ఇష్టోందు వషాగళ నంతరవూ ఇందిగూ మహిళా కామిక్ కరల్లి ఎజ్జర్
మూడిల్లవేన్నపుదు విడంబనే. ఇందిగూ కూడ అవరు ఏనూ బరేయద బ్లూ
స్కో బోఎడ్స్ హాగెయే ఇద్దారే. యారదే తంత్రగళిరబముదు, యారిగే
సంబంధపట్టద్దిరబముదు.... సంఘద మహిళా మోచాద ముఖ్య అభియాన
ఇదే. ప్రతియోబ్బు మహిళా కామిక్ కళలూ లేబరోగే సంబంధపట్ట ఎల్ల
సంగతిగళన్నూ తిళదుచోళ్ళబేశు. ఆదరే తొందరే ఏను గొత్తు?”

“కేవల అతిషీత మహిళేయరదష్టే అల్ల సమస్యే! ఓదిద మహిళేయరదూ
కూడా.” ప్రవార స్టోల్ప తడేదు హేళిద “‘సిబాకా’ ‘మే ఆండ్ బేకరో’ దంతహ
మహిళా కామిక్ కరు హేచ్చిగే ఇరువ కంపనిగళల్లి ప్యాసింగ్ గల్లా రూపదల్లి
మ్యాట్కోగింత కదిమే ఓదిదవరన్న తేగెదుచోళ్ళపుదిల్ల.”

“ఈ దోడ్డ కేలసద ముందాటు నీనాగబేశు. మనేమనేగే హోగి
అవరన్న ఎజ్జరిసువ కేలస మాడబేశు. అదరిందాగి అవరు ఎజ్జరగోళ్ళబేశు.
అవరోడనే నడేయివ భేదభావద వ్యవహార మతు శోషణేయ ప్రతియాగి
అవరే దనియెత్తువ హాగాగబేశు. ఎష్టోందు బుద్ధివంతికేయింద అవరల్లియే
ఒబరన్న పుసలాయిసి, తోడేయ మేలే శోరిసిశోందు, అవర సంపటనాత్కే
తక్కియల్లి బిరుకు ఉంటుమాడి, అవరన్న ఒబర విరుద్ధ జన్మోబ్బరన్న ఎత్తికట్టువ
షఢ్యంత్రగళన్న అరియబేశు. ఆళువవరదు యావాగలూ కొటనిశే-మహిళా
కామిక్ కరిరలి, ప్రరుష కామిక్ కరిరలి, ఒళహోడేత హాకోందు. నాయియ
బాల సవరోందు, అనంతర భూ బిట్టుబిఁజోందు. తన్న జనరన్సే కచ్చుత్తు
హోగుత్తదే...”

ప్రవార షైలుగళన్న అవళ ఎదురిగే సరిసిద. డ్రాపరనల్లిరువ షైలుగళల్లి
అవళ అధ్యయనక్కాగి. ఆ షైలుగళన్న స్పష్ట మాడిదరే యావ యావ రీతియల్లి
మహిళా కామిక్ కరన్న తుళియువ ప్రయత్నమాడలాగిదే. యావ శోనదింద
అవర సమస్యే ప్రరుషకామిక్ కరిగింత భిన్న అన్నపుదు తిళియుత్తిదే.

ప్రవార పునః కటువాగి నుడిద-“ఎమలాబెనో” బోలి బోలిగే
హోగుత్తిరల్లి. హాగెందు సమయద అభావచే అదర మూలకారణ అల్ల.
అవరింగ ఇల్లి దోడ్డ ముందాటు ఆగిబిట్టుద్దారే. ఈగ నిన్నన్న బలవంతవాగి
తలీయ మేలే శోరిసిద్దారే. సంఘద క్రియాకలాపగళిగ అనుగుణవాగి నమ్మన్న
రూపిసిశోళ్ళబేశు. కేవల నీను ఇల్లిగే కేలస హంజిశోళ్ళవ ఉద్దేశదింద

ಗಂಳ / ಆವಿಗೆ

ಮಾತ್ರ ಬಂದಿಲ್ಲವೆಂಬುದನ್ನು ಸಾಬಿತು ಪಡಿಸಬೇಕು.”

ಅವಳಿಗೆ ತನ್ನ ಕಂಪಿಯನ್ನು ಉಗುಳಿಕೊಳ್ಳಲೇ ಅನಿಸಿತು. ಮೊದಲು ಮಾಡಿದ ಅವಮಯರ್ಥದೆ ಸಾಕಾಗಲಿಲ್ಲವೇ?

ಘೇಲನ್ನು ಮನುಚಿ ಹಾಕತೊಡಗಿದಳು.

ಪವಾರ ಮತ್ತೆ ಅವಳನ್ನು ತಡೆದ ಸಿಟ್ಟಿಗೆದ್ದ ಶಿಕ್ಷಕನ ಹಾಗೆ.

“ಪೈಲುಗಳನ್ನು ನಂತರ ಓದಬಹುದಂತೆ ‘ಪೂರ್ವ’ ರ್ಯಾಚ್ಸ್” ಮೊದಲು ಓದಿಕೋಳ.

“ಪುಸ್ತಕವನ್ನು ಮನೆಯಲ್ಲಿಯೂ ಓದಬಹುದು. ಪೈಲುಗಳ ರಾಶಿಯನ್ನು ಎತ್ತಿಕೊಂಡು ಮನೆಗೆ ಹೋಗೋದು ಕಷ್ಟ.”

“ಇಲ್ಲ... ಇಲ್ಲ... ಪುಸ್ತಕವನ್ನು ಮನೆಗೆ ಒಯ್ಯಬೇಕಾದ ಅವಶ್ಯಕತೆಯಿಲ್ಲ. ಪೈಲುಗಳನ್ನು ಒಯ್ಯಬೇಕಾದ್ದಿಲ್ಲ. ಇಲ್ಲಿ ಕೂತೋ ಓದಬೇಕು ಪುಸ್ತಕವನ್ನು. ಗಂಭೀರ ಮನನಕ್ಕಾಗಿ ಇಂಥ ಏಕಾಗ್ರತೆಯೇ ಬೇಕಾಗುತ್ತದೆ. ಮನೆಯಲ್ಲಿ ಅದು ಸಿಗುವುದು ಕಷ್ಟ.”

ಅವಳು ಅವಾಕ್ಯಾದಳು. ಅವಳ ಮನೆಯ ವಾತಾವರಣ ಪವಾರನಿಗೆ ಪರಿಚಿತವಾಗಿದೆ!

“ಕಾರ್ಮಿಕರ ವಸತಿಗಳಿಗೆ ಯಾವಾಗ ಹೋಗಬೇಕು?”

“ಪುಸ್ತಕ ಹಾಗೂ ಪೈಲುಗಳನ್ನು ಓದಿಕೊಂಡ ನಂತರ ಕೆಳಗಿನ ಡ್ರಾಫ್ತಾರ್ನಲ್ಲಿ ಕೆಲವು ಪೈಲುಗಳಿವೆ. ಆ ಕೇಸುಗಳು ಇನ್ನೂ ಬಗೆವರಿದಿಲ್ಲ. ಆ ಕಾರ್ಮಿಕ ಮಹಿಳೆಯರನ್ನು ನೀನು ಪ್ರತ್ಯೇಕ ಭೇಟಿ ಮಾಡಬೇಕಾಗುವುದು. ಆ ಕೇಸ್‌ಗಳನ್ನೆಲ್ಲ ಅವರನ್ನು ಭೇಟಿಯಾಗಿ ಹೊಸದಾಗಿ ಶುರು ಮಾಡಬೇಕು.”

ಕೆಲ ಸಮಯದ ನಂತರ ಪವಾರ ಕೇಳಿದ—“ಚಹಾ ಕುಡಿತೀಯಾ?”

ಇದೆ ಅಂತ ಕುಡಿಯೋದಾ? ಅಥವಾ ಪವಾರನನ್ನು ಸಹಿಸಿಕೊಳ್ಳಲು ಅನಿವಾರ್ಯವಾ?

ಅವಳು ಒಪ್ಪಿಗೆಯಾಗಿ ತಲೆ ಅಲುಗಿಸಿದಳು. ಯಾಕೋ ತಲೆ ಒಜ್ಜೆ ಅನಿಸಿದೆ. ಚಹಾ ಯಾಕೆ ಕುಡಿತಿದಾಳೆ ಇಷ್ಟೊಂದು? ಪ್ರಕೃತಿ?

ಕಂಜೂರಮಾಗ್ರ ಸೈಶನ್ನಿನಲ್ಲಿ ಇಳಿದಾಗ ಅವಳಿಗೆ ಯಾವಕಡೆ ಹೋಗಬೇಕೆಂದು ತಿಳಿಯಲಿಲ್ಲ.

ಪವಾರ ಸ್ವಾಲ್ಪವಾಗಿ ದಾರಿ ಹೇಳಿದ್ದ ಭಾಂಡಪ್ಪ ಸೈಶನ್‌ದಲ್ಲಿ ಇಳಿದು ಪಟ್ಟಿಮದ ಕಡೆ ಹೋಗಬೇಕು. ಸೈಶನ್ ರೋಡ್ ದಾಟಿ ಆಗ್ರಾ ರೋಡ್‌ಗೆ ಹೋಗಬೇಕು. ಆಗ್ರಾ ರೋಡಿನಲ್ಲಿಯೇ ಸರಿಯಾಗಿ ಎಡಗಡೆ ತಿರುಗಿದರೆ ಬಸ್ ಸೂಪ್ರಾನಲ್ಲಿ ಪ್ರತಾಪನಗರಕ್ಕೆ ಹೋಗುವ ಬಸ್‌ನಿಂದ ಹೋಗಬಹುದು. ಬಸ್ ಮೇಲೆ ಬರೆದಿರುತ್ತದೆ—‘ಹನುಮಾನ್ ಟೆಕ್ರಿ!’. ಕಂಜೂರಮಾಗ್ರ ಸೈಶನ್ನಿನಿಂದಲೂ ಪ್ರತಾಪನಗರಕ್ಕೆ ತಲುಪಬಹುದು. ಕಷ್ಟಪ್ರೇನಿಂದರೆ ಅಲ್ಲಿ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಶಾಟ್‌ಕಟ್ಟ ರಸ್ತೆ ಹಿಡಿಯಬೇಕಾದ್ದು

ಅನಿವಾರ್ಯ. ಸುಮಾರು ಹತ್ತು ನಿಮಿಷಗಳ ಕಾಲ್ಪನಿಕೆ! ಡಾಕೋಯಾಡ್‌ ಕಾಲನಿ ದಾಟದರೆ ಎಕ್ಕಾಗಾಡಿಗಳು ಆಟೋಗಳು ಹೋಗುತ್ತವೆಯಾದರೂ ಅತಿ ವಿರಳ, ಕಾರ್ಮಿಕರ ಪ್ರದೇಶವಾದುದರಿಂದ ಪ್ರಯಾಣಿಕರು ಸಿಗುವುದಿಲ್ಲ.

ಪವಾರನಿಗೆ ಅತ್ಯಂತ ಅವಶ್ಯಕ ಕೆಲಸದ ಮೇಲೆ ಮುಲುಂದ ಹೋಗಬೇಕಾಗಿತ್ತು. ಗಡಿಬಿಡಿಯಲ್ಲಿ ಹೋರಡುತ್ತಿದ್ದ ಪವಾರನನ್ನು ಯಾವ ಕಾರಣಕ್ಕಾಗಿ ಹೋಗುತ್ತಿದ್ದಾನೆ ಎಂದು ಅವಳು ಕೇಳಿರಲ್ಲಿ. ಹೇಳಬೇಕಾದ ಅವಶ್ಯಕತೆ ಪವಾರನಿಗೂ ಅನಿಸಲಿಲ್ಲ. ಹೋಗುವಾಗ ಅವನು ಎರಡುಗಂಟೆ ಸುಮಾರಿಗೆ ಕರ್ಸನ್ ಕಂಪನಿಗೆ ಹೋಗುವುದಾಗಿ ಮಾತ್ರ ಹೇಳಿದ್ದು ಕೆಲಸ ಮುಗಿದ ಮೇಲೆ ಅವಳು ನಿಂತಿರಬೇಕೆಂದು ಹೇಳಿದರೆ ಕರ್ಸನ್ ಕಂಪನಿಗೆ ಹೋಗಿ ಅವನನ್ನು ಕಾಯಲಿ. ‘ಕರ್ಸನ್’ ನಿಂದ ಅವನ ಜೊತೆಗೆ ಮರಳಬರಬಹುದು. ಎರಡನೆಯದಾಗಿ ‘ಕರ್ಸನ್’ ದಲ್ಲಿ ಸಂಘದ ಇತರ ಪ್ರಮುಖ ಸಂಗಡಿಗರ ಭೇಟಿಯಾಗಬಹುದು. ಯಾಕೆಂದರೆ ಅವರ ಭೇಟಿ ಅವಳೊಂದಿಗೆ ಇನ್ನೂ ಆಗಿಲ್ಲ. ಅವಳ ಕಾರ್ಯಕ್ರಾಂತಿ ಸಂಘದ ಮಹಿಳಾ ಹೋಚಾರ್ ಆಗಿದ್ದರೂ ಬೇರೆಯವರನ್ನು ಭೇಟಿಯಾಗಲಿ. ಸಂಬಂಧ ವರ್ಧಿಸುತ್ತದೆ.

ಸೇತುವೆ ಏರುವ ಮೊದಲು ಯಾರಿಂದಲಾದರೂ ಪ್ರತಾಪನಗರದ ದಾರಿಯನ್ನು ಕೇಳಿಕೊಳ್ಳಲಿ, ಸ್ವೇಶನ್ನಿನಿಂದ ಹೋರಡುತ್ತಲೇ ಯಾವ ಕಡೆ ಹೋಗಬೇಕು ಎಂಬುದು ಗೊತ್ತಾಗುತ್ತದೆ ಎಂದಿದ್ದ ಪವಾರ್.

ಪತ್ರಿಕೆಗಳ ಸ್ವಾಲ್ಪನವರಿಂದ ಕೇಳುವುದೇ ಕ್ಷೇಮ ಅನ್ವಯಿಸಿತು. ಬಹುತೇಕ ಜನರೇ ಇಲ್ಲದ ಸ್ವೇಚ್ಛನಲ್ಲಿ ಬುಕ್‌ಸ್ವಾಲ್ಪ್?

ಪತ್ರಿಕೆ ಮಾರುವವರು ಅವಳಿಗೆ ಮರಾತಿಯಲ್ಲಿ ಹೇಳಿದರು.

ಸೇತುವೆ ಏರಿ ಅವಳು ಪಶ್ಚಿಮದ ಕಡೆ ಇಳಿಯಲಿ.

ಪ್ರತಾಪನಗರಕ್ಕೆ ಹೋಗಲು ಎರಡು ದಾರಿಗಳವೇ. ಒಂದು ಡಾಕೋಯಾಡ್ ಕಾಲನಿ ಮೂಲಕ. ಎರಡನೆಯದು ಆಗ್ರಾರೋಡಿನ ಅಂಚಿಗೇ ನಡೆದ ‘ಸೀಬಾ’ ಕಂಪನಿವರೆಗೆ ಹೋಗಬೇಕು. ಅಲ್ಲಿ ತಲುಪಿದರೆ ಎಡಗಡೆ ತಿರುಗಿ ಎಂ.ಇ.ಎಸ್. ಕ್ರಾಟ್‌ರಾಗಳನ್ನು ದಾಟಿ ಪ್ರತಾಪನಗರಕ್ಕೆ ಹೋಗಬೇಕು. ಬೆಟ್ಟದ ಬುಡದವರೆಗೆ ಹರಡಿದ ಜೋಪಡಿ ಪಟ್ಟಿಗಳ ವಿಸ್ತಾರವಾದ ಸಾಮಾಜಿಕವನ್ನು ನೋಡಿದರೇ ಗೊತ್ತಾಗುತ್ತದೆ ಇದೇ ಪ್ರತಾಪನಗರ ಎಂದು.

“ನಾನು ಅಲ್ಲಿಯೇ ಇರ್ಬೋದು” ಅವಳು ಹಿಂದಿಯಲ್ಲಿ ಮಾತನಾಡುವುದನ್ನು ನೋಡಿ ಅವನು ಉತ್ಸಾಹಿತನಾಗಿ ಹಿಂದಿಯಲ್ಲಿ ಕೇಳಿದ—“ಪ್ರತಾಪನಗರದಲ್ಲಿ ಎಲ್ಲಿಗೆ ಹೋಗಬೇಕಾಗಿದೆ ನಿಮಗೆ?”

“ಶಿವಕುಮಾರಿ ದೇವಿಯ ಚಾಳಿಗೆ ಹೋಗಬೇಕು, ಮತ್ತು ‘ಕಾರ್ಮಿಕರ ಸಂಘ’ದ ಕಡೆಯಿಂದ ಬಂದಿದ್ದೇನೆ” ಎಂದು ಅವಳು ಹೇಳಿದಾಗ ಬುಕ್‌ಸ್ವಾಲ್ಪನ ಗಾಯತೊಂಡೆಗೆ

೧೧೬ / ಆವಿಗೆ

ಬಹಳ ಸಂಶೋಷವಾಯಿತು. ಆತ್ಮೀಯ ಸ್ವರದಲ್ಲಿ ಅವನು ಹೇಳಿತೊಡಗಿದ-‘ನಾವು ಪ್ರತಾಪನಗರ, ಹನುಮಾನ ತೀಕರಿ ಮತ್ತು ಚೋಚಿಮ್ ಕಂಪಾಂಡನ ವಾಸಿಗಳು ಕಾರ್ಮಿಕ ಸಂಘಕ್ಕೆ ಖುಣಿಗಳು.’

“ಯಾಕೆ?” ಅವಳಲ್ಲಿ ಜಿಜ್ಞಾಸೆ ಮೂಡಿತು. ಕಾರ್ಮಿಕರು ಖುಣಿಗಳಾಗಿರುವುದು ಅವಳಿಗೆ ಅರ್ಥವಾಗುತ್ತವೆ, ಆದರೆ ಸಮಸ್ತ ರಹವಾಸಿಗಳೂ ಖುಣಿಗಳಾಗುವುದರ ಕಾರಣಾಗಿ?

ಗಾಯತೊಂಡೆ ವಿಷಯವನ್ನು ಸ್ವಷ್ಟಿ ಪಡಿಸಿದ. ನಿಂತುಕೊಂಡು ಅದನ್ನು ಹೇಳಲೇಬೇಕಾಯಿತು.

ಎಂ.ಇ.ಎಸ್.ನ ಸರಕಾರಿ ಅಧಿಕಾರಿಗಳಿಗೆ ತಮ್ಮ ಸ್ವಚ್ಛ ಸುಂದರ ರಸ್ತೆಗಳಲ್ಲಿ ಬೆಟ್ಟದ ತಪ್ಪಲಿನಲ್ಲಿ ವಾಸಮಾಡಿದ ಕಾರ್ಮಿಕರ ವಸತಿಯ ಜನರು ಓಡಾಡುವುದು ಇಷ್ಟವಿರಲಿಲ್ಲ. ಅವರ ಕೊಳೆಯಾದ ಬೆವರಿನ ದುರ್ವಾಸನೆಯಿಂದ ಅವರ ನಾಜೂಕಾದ ಹೆಂಡಿರಿಗೆ ಅಸಹ್ಯವಾಗುತ್ತಿತ್ತು. ಹಾಡೇಹಗಲು ಬಂಗಲೆಗಳ ಅಂಗಳದಿಂದ ಬೆಲೆಬಾಳುವ ಬಟ್ಟಿಗಳ ಕಳ್ಳತನವಾಗುತ್ತಿತ್ತು. ಮುಕ್ಕಳೆಲ್ಲ ಮುಜುಗರ ಪದುತ್ತಿದ್ದರು. ರಸ್ತೆಯ ಮೇಲೆ ಆಡೋದು ಹೇಗೆ? ಹೆಣ್ಣುಮುಕ್ಕಳು ತಿರುಗಾಡೋದು ಹೇಗೆ? ಮುದುಕರು, ಗೂಬೆಗಳಂತಿರುವ ಕೆಲಸಗಾರರು ಹೆಣ್ಣುಮುಕ್ಕಳನ್ನು ಹೇಗೆ ದುರುಗುಟ್ಟಿಕೊಂಡು ನೋಡುತ್ತಿದ್ದರು ಅಂದರೆ ಯಾವುದೇ ಕ್ಷಣಾ ಅವರ ಅಪಹರಣ ಮಾಡಿ ಯಾರಿಗಾದರೂ ಒಷಿಸಬಹುದು. ಇತ್ತೀಚೆಗೆ ಬಂಗಲೆಯ ಕಾಲುಗಾರನಿಗೆ ಅವರ ಮನೆಯಲ್ಲಿ ಕುಡಿಯಲು ಒಂದು ಹನಿ ನೀರಿಲ್ಲವೆಂದು ಸತಾಯಿಸುವುದು. ಹೂಬಿನ ಮಡಿಗಳಿಗೆ ನೀರು ಹಾಕಲು ಬಳಸುವ ನೀರಿನಲ್ಲಿ ವ್ಯಧರ್ ಪೋಲಾಗುವ ನೀರನ್ನು ಬೈಟಿನಿಂದ ಒಂದೆರಡು ಹಂಡೆ ತುಂಬಿಕೊಳ್ಳಲು ಕೊಟ್ಟರೆ ಏನಾಗುತ್ತದೆ? ಈ ಎರಡು ಕಾಸಿನ ಗುಂಡಾಗಳನ್ನು ಯಾಕೆ ಸಹಿಸಬೇಕು, ಹೇಗೆ ಸಹಿಸಬೇಕು? ನಮ್ಮ ನಳಗಳಲ್ಲಿ ಬರುವ ನೀರು ಇವರಿಗೆ ಮಾತ್ರ ಕೊಡ ತುಂಬುವುದಕ್ಕೆ ಬರುವುದಾ? ಯಾಕೆ ಬಂದುಕೊಂಡು ಅವರು ನಮ್ಮ ಕಂಪಾಂಡು ಗೋಡೆಯೋಳಿಗೆ ಇಣಿಕುತ್ತಾರೆ? ನಾವು ನೀರು ಕುಡಿತೇವೋ ಇಲ್ಲವೋ ಅಥವಾ ಗಿಡಮರಗಳಿಗೆ ನೀರಣ್ಣಿಸುತ್ತೇವೋ ಎಂಬುದನ್ನು ನೋಡಲಿಕ್ಕಾ? ಕಲ್ಲಿನ ಕಾಂಪಾಂಡ್ ಗೋಡೆಯನ್ನು ಹಾಕಿಕೊಂಡರೂ ಅವರ ಮನೆಗಳು ಸುರಕ್ಷಿತವಲ್ಲ. ಅವರು ಸರಕಾರಿ ಅಧಿಕಾರಿಗಳು. ಅವರಿಗೆ ರಕ್ಷಣೆಯ ಅವಶ್ಯಕತೆಯಿದೆ. ಅವರಿಗೇ ಸರಿಯಾಗಿ ರಕ್ಷಣೆ ಇಲ್ಲವಾದರೆ ದೇಶದ ಭವಿಷ್ಯ ಅಸುರಕ್ಷಿತ ವಾಗುತ್ತದೆ. ಆದ್ದರಿಂದ ಅವರ ರಕ್ಷಣೆಗಾಗಿ ತಕ್ಕಣ ಕೆಮು ಕೈಗೊಳ್ಳಬೇಕು.

ತಕ್ಕಣ ಕ್ರಮ ಕೈಗೊಳ್ಳಬೇಕು.
ಕಲ್ಲಿನ ಚೀನಾ ಗೋಡೆಯಂತಹ ಎತ್ತರವಾದ ಗೋಡೆ ಮಾಡಿಸಿ ಎಂ.ಇ.ಎಸ್.
ಅಧಿಕಾರಿಗಳು ಪ್ರತಾಪನಗರದ ಸಾಂಕ್ರಾಮಿಕ ನಿವಾಸಿಗಳಿಂದ ತಮ್ಮನ್ನು

బేప్రాణిసికొండరు. ఈ రీతియ విభజనెయింద తోందరేగోళగాద ప్రతాపనగరద శాలికామికరు ఇదన్ను విరోధిసిదరు. అవరేను ఆకాశమాగ్ఫవాగి బందు హోగి మాడబేకా? అథవా మ్యేలుగట్టలే సుత్తుహాకి ఘ్యాక్షరి తలుపబేకా? రాత్రి ఆ కడెయింద మనిగే బరువుదు కష్టం. ఎం.ఇ.ఎస్. బంగలీయన్న దాటుత్తలే ఆగ్రా రోడిన కడె ‘బిరలా’ ఇండియన్ లింక్ చ్యేన్ ‘సిబాకా’ ‘మే ఆండ్ బేకరా’ ‘కరసన్’ ‘బిటరమ్ గ్లూస’ ఇత్యాది ఐవశ్ము హెచ్జు ఘ్యాక్షరిగళు సాలాగి ఇవే.

గోడే కట్టియాగే బిట్టితు. కామికరిగే తోందరేయగువుదన్ను అధికారిగళు లేచినటల్లు. అవర కష్టగళు అధికారిగళ మేలే యావ ప్రభావవనమ్మ ఖిరలిల్ల.

ఒందు దిన బేళిగ్గే జనరెల్ల నోడిదరు. కామిక జోతేగారరోందిగే అణ్ణు సాహేబరు గుద్దలి హిదిదు కల్గిన గోడేయన్న కేడువ్యతిద్దారే. శాలికారెల్ల గోడే కెడవువ ఈ చలువాలియల్లి భాగవహిసిదరు. అణ్ణు సాహేబరిగే బెంబల నీడిదరు. నోడనోడుతీద్దంతే హనుమాన టీకరి మత్తు జోచిమ్ కంపోండుగళ ఇతర నివాసిగళూ అవరోందిగే బందు నింతుకొండరు. చిటకే హోడెయువుదరోళగే ‘గోడే కెడవువ అభియాన’ జనాందోలనద స్వరూప పడెయితు.

ఎం.ఇ.ఎస్. రెష్టాంగే తోందరే కొట్ట ఆరోపదల్లి అణ్ణుసాహేబరన్ను బంధిసలాయితు.

సిట్టెడ్ కామికరు రాత్మోరాత్రి ముక్కాలుభాగ గోడేయన్న కెడవిచిట్టరు. బేళిగిన నసుకినల్లి తమ్ము నాయిగళన్న మల మూత్ర విసజ్ఞనిగే కరెదుకొండు హోరట సాహేబరుగళు భగ్గవాద గోడేయన్న నోడి మబ్బగంటిక్కి. తమ్ము తలే జజ్జికొండరు. రాత్రి డార్జ్ టిగే నియుత్కవాగి కోలుకుట్టివ కావలుగారన్న కరెసి అవనింద జవాబ తెగెదుకొండరు. కావలుగార మిశ్ర తనగేనూ గోత్తిల్లవేంద క్షేతోచేదుకొండ. స్వష్టవాగి గోత్తాదద్దేందరే, రాత్రి హత్తు గంటిగే డ్యూటి ప్రారంభవాగువుదరోళగే గోడేయన్న కెడవలాగిత్తు. అవనిగే అనిసిద హాగే కెడవిద గోడే మధ్యాహ్నదల్లే కెడవిద్దిరబేసు మత్తు ఈ సంగతి సాహేబరుగళిగే గోత్తిరబేసు. సంజీయ హోత్తిగే మద్దద మేజన్ను సజ్జుగోళిసి కొందు కుళితిరుత్తారే. హోరగడే ఏనాదరూ కేళిసుత్తిరలిల్ల.

మరుదిన మధ్యాహ్న అణ్ణుసాహేబరు బిడుగడెయాదరు. పత్తికేయవరు అవరిగే సాకష్టు ప్రభారకొట్టరు. లోకసత్తు, జన్మభూమి, ప్రవాసియింద

ಗಂರ / ಆವಿಗೆ

ಹಿಡಿದು ಹೈಮ್ಮ್ ಆಫ್ ಇಂಡಿಯಾವರೆಗೆ ಗುದ್ದಲಿ ಎತ್ತಿಹಿಡಿದ ಚಿತ್ರ ಪ್ರಕಟವಾಯಿತು. ಎಂ.ಇ.ಎಸ್. ಅಧಿಕಾರಿಗಳನ್ನು ಚನಾಗಿ ಜರೆದು ಬರೆದವು. ಮಾನವೀಯ ಅಧಿಕಾರದ ವಿವೇಚನೆ ಮಾಡಲಾಯಿತು.

ಅಧಿಕಾರಿಗಳಿಗೆ ಅನಿಸಿತು. ಅಣ್ಣಿ ಸಾಹೇಬರನ್ನು ಎದುರಿಸುವುದು ಸುಲಭವಲ್ಲ. ವಿವಾದ ಬೆಳೆಸಲು ಹೋದರೆ ಮತ್ತೆಷ್ಟು ಬೆಳೆಯತ್ತದೆ. ಅವರು ಎಷ್ಟು ಭಾರಿ ಗೋಡೆ ಕಟ್ಟಿದರೂ ಅದನ್ನು ಕೆಡವಲಾಗುವುದು ಎಂಬುದು ಅವರಿಗೆ ಗೊತ್ತಾಯಿತು. ಗೋಡೆ ಇಲ್ಲದಿದ್ದರೇ ಅವರು ಹೆಚ್ಚು ಸುರಕ್ಷಿತರಾಗುತ್ತಾರೆ. ಸೇಡಿಗೆ ಹೊರಟರೆ ಕಾರ್ಮಿಕರು ಅವರ ಮನೆಯತ್ತಲೂ ಗುದ್ದಲಿ ಹಿಡಿದು ಹೊರಟರೆ, ಹಾಡೆಹಗಲು ತಲೆಯಮೇಲೆ ಇರುವ ಸೂರನ್ನು ಕೆಳೆದುಕೊಳ್ಳಬೇಕಾಗುತ್ತದೆ.

ಗಾಯತ್ರೋಂಡೆಯಿಂದ ಪರಾಕ್ರಮ ತುಂಬಿದ ‘ಗೋಡೆಯ ಕತೆ’ಯನ್ನು ಕೇಳಿದ ನಂತರ, ನಮಿತಾಳು ಕಾಗದದ ಹಾಳೆಯ ಮೇಲೆ ದಾರಿ-ದಿಕ್ಕುಗಳನ್ನೆಲ್ಲ ಗುರುತು ಹಾಕಿಕೊಂಡಳು. ಅವನಿಗೆ ಆತ್ಮೀಯ ಧನ್ಯವಾದ ಹೇಳಿದಳು.

ರಸ್ತೆ ದೀರ್ಘವಾಗಿಯೇ ಇತ್ತು. ಪವಾರ ಅಥವಾ ಗಾಯತ್ರೋಂಡೆ ಹೇಳಿದ ಪ್ರಕಾರ ‘ಶಾಟ್‌ಕಟ್‌’ ಆಗಿರಲಿಲ್ಲ. ಅವಳು ನೇವಲ್ ಡಾಕಯಾಡ್ ಕಾಲೋನಿಯ ದಾರಿ ಹಿಡಿದಿದ್ದಳು.

ಕಲ್ಲುಗಳ ಭಗ್ಗವಾದ ಗೋಡೆಯ ಒಡ್ಡಿನಂತೆ ಆಗಿರುವ ತಗ್ಗುದಿನ್ನೆಗಳ ಭಾಗವನ್ನು ಮೇಲೆ ಹತ್ತಿ ಜಿಗಿಯುತ್ತೆ, ಪ್ರತಾಪ ನಗರದಲ್ಲಿ ಪ್ರಮೇಶಿಸಿದಳು. ಪ್ರಾರಂಭವಾದ ಗುಡಿಸಲುಗಳ ಅನಂತ ಸಾಲುಗಳಲ್ಲಿ ಅವಳು ‘ನಗರ’ವನ್ನು ಮಡುಕಕೊಡಿದಳು.

‘ನಗರ’ ಎಂಬುದು ಕೆವಲ ಹೆಸರಿನಲ್ಲಿಷ್ಟೇ ಅವಳಿಗೆ ಕಾಣಿಸಿತು.

ಮುಂದುವರಿಯುವ ಮುನ್ನ ಅವಳು ಒಮ್ಮೆ ಹಿಂತಿರುಗಿ ಭಗ್ಗಗೊಂಡ ಗೋಡೆಯನ್ನು ನಿಂತು ನೋಡಿದಳು. ಕಾರ್ಮಿಕರ ಶಕ್ತಿಯ ಬಗ್ಗೆ ಅವಳಿಗೆ ಅಚ್ಚರಿಯಾಯಿತು. ಎಂ.ಇ.ಎಸ್. ಅಧಿಕಾರಿಗಳು ತಮ್ಮ ಸುರಕ್ಷಿತತೆಗಾಗಿ ಚೇನಾದ ಗೋಡೆಗಿಂತ ಕಡಿಮೆ ಬಲಿಷ್ಠವಾದ ಗೋಡೆಯನ್ನೇನೂ ಮಾಡಿಸಿರಲಿಲ್ಲ. ಒಂದೂವರೆ ಪೂಟು ಅಗಲದ ಗಟ್ಟಿ ಕಲ್ಲಿನ ಗೋಡೆ! ಒಂದೆರಡು ಸ್ಥಳಗಳಲ್ಲಿ ಎದ್ದಿದ್ದ ಮೋಟುಗೋಡೆಯ ರೂಪ ಅದರ ನಿಜವಾದ ಎತ್ತರವನ್ನು ಸ್ವಷ್ಟಪಡಿಸಿತು.

ಅವಳು ಆ ಗೋಡೆಯನ್ನು ವಿಸ್ತೃಯದಿಂದ ನೋಡುತ್ತಿರುವಾಗ ಅಚ್ಚರಿಪಟ್ಟಿ ಒಬ್ಬ ಮನುಷ್ಯ ಎದುರುಗಡೆಯಿಂದ ಬಂದು ಹತ್ತಿರ ನಿಂತುಕೊಂಡ.

“ನೀವೇನು ಪತ್ತಿಕೆಯವರಾ ಮೇಮೋಸಾಬ್?” ವಿಚಿತ್ರ ಮೂರ್ವಿ ಮನುಷ್ಯ ಲುಂಗಿಯನ್ನು ಮೇಲೆತ್ತಿ ಕೆಟ್ಟಿಕೊಂಡು ಹೊರಟಿದಾನೆ. ಹೆಂಗಸರಿದಾರೆ ಅಂತ ಸಂಕೋಚಿ ಬೇಡವಾ?”

“ಹಾಗೆ ಯಾಕೆ ಅನ್ನಿಸ್ತು ಗೊತ್ತಾ, ತುಂಬ ಹೊತ್ತಿನಿಂದ ದುರುಗುಟ್ಟಿಕೊಂಡು

గోడయన్న నోఁడుతీద్విరల్ల, మోదలూ నాను పత్రికేయవరన్న నోఁడిదేనే. పత్రిక్తరు బందవరెల్ల బహళ హోత్తు గోడేన దురుగుట్టి నోఁడిదదరు.”

లుంగియవన ఉత్తర అవళన్న నగిసితు.

అవళు నగుతీరువుదన్న నోఁడి అవనూ అవళోందిగే నశ్చ.

“ఒందు విషయ హేళి” అవళు నగువన్న నియంత్రిసిశోఖ్యత్త కేళిదఱు— “పత్రికేయవరన్న బిట్టు బేరే యారూ హిగే నింతు గోడయన్న నోఁడలు సాధ్యవిల్లవా?”

“ఇంధ తోడకిన విషయవన్న ఇబ్బరు మాత్ర గమనవిట్టు నోఁడబుల్లరు.”

అవళిగే కుతూహలవాయితు.

“మత్తొబ్బరు యారు?”

“మహాదా”

కుతూహల మత్తమ్ము బేళియితు.

“ఒడెద గోడయ బగ్గె ‘మహాదా’దవరిగే యాకి అష్టోందు ఆసక్తి?”

“అదు ఏనిదే గోత్తు ఇవరే, ప్రతాపనగర హగూ ఎం.ఇ.ఎస్. నడువే ఒందు ఉద్దనేయ భూమియ పట్టి ఇదెయల్ల, అదు మహాడక్క సేరిద్దు. మహాదాదవరు ఎమీసోదవర (ఎం.ఇ.ఎస్.) మేలే మోకచ్చము హొడిదారే. అవరేనంతారే అంద్రె, ఎమీసోనవరు గోడే కట్టిద్దరల్ల, అదర ఫౌండేషన్సున అధిక పూటు జాగ మహాడదవరదు. ఈగ సరకారి వ్యక్తిగళ మేలే సరకారి వ్యక్తిగళిఁ ఏరి హోగిదారే. మోజణి ఎల్ల నడెదిదే. బెదరికి నడెదిదే. బుల్లాఁజర్ తందు ఈ అవశేషద హగిరో గోఁజోన కిత్తు హక్కేవే అంత అవరు అన్నిదారే.”

మత్తొమ్ము నగు చిమ్మితు.

“ఒడెద గోడయల్లి ఇన్నొ ఒడెయలు ఏను ఉలిదిదే?” అవళు వినోద మాడిదఱు.

“కల్లుగోడయ అవశేషద మేలే బుల్లాఁజర్ హోడిసుత్తారంతే. హోడిఁలి బిడి మేంచో సాబా! తగ్గు దిణ్ణెయ ఈ రస్తే స్ట్రెచ్చవాగ్తదే. హార్తు జిగీతా, హత్తుతా ఇళీతా నమ్మ హెంగసర కాలేల్ల కేత్తి హోగిదే.”

“నీవు ఒందు సహాయ మాత్రీరా ననగే!” అవళు తన్న ఉద్దేశక్క బందళు. మనుషు కేట్టవనల్ల.

“యాకి ఆగబారదు? సహాయక్కగియే అల్లవా నావిరోదు! కూలికారనాను, ననగే సమాజసేవ మాపువ శోఁకియూ ఇదే.

೧೨೦ / ಆವಿಗೆ

“ಈ ಶಿವಕುಮಾರಿ ದೇವಿಯವರ ಚಾಳ ಎಲ್ಲಿ ಆಗುತ್ತದೆ?” ಸಮಾಜ ಸೇವಕನಿಂದ ಸಹಾಯ ಪಡೆದುಕೊಳ್ಳಾದರಲ್ಲಿ ಏನು ಬಿಡೆ?

ಲುಂಗಿಯವನ ವಿನೋದ ಮಾಯವಾಯಿತು.

“ಅಂದರೆ ನಿಮಗೆ ಅಲ್ಲಿ ಯಾರನ್ನು ಭೇಟಿಯಾಗಬೇಕಾಗಿದೆ?”

“ವಿಧವೆ ಕೆಶೋರಿಬಾಯಿಯ ಮಗಳು ಸುನಂದಾಳನ್ನು.”

ನಾಯಿಯ ಮೂಗು ಗುರ್ತೆಂದಿತು.

“ಸುನಂದಾ ಬಳಿ ನಿಮಗೇನು ಕೆಲಸ?”

ಗುರ್ತೆನ್ನುವುದನ್ನು ನೋಡಿ ಅವಳು ಜಾಗೃತಳಾದಳು. ಏನೋ ಪೇಚು ಇರಬೇಕು. ಕಾರ್ಮಿಕರ ವಸತಿ ಅಲ್ಲವಾ?

“ಕೆಲಸ ಏನು ಅನ್ನುವುದನ್ನು ಅವರನ್ನು ಭೇಟಿಯಾದ ಮೇಲೇ ಹೇಳುವುದು. ಅಣ್ಣಾ, ನನಗೆ ಕೇವಲ ನೀವು ದಾರಿ ಹೇಳಲು ಸಹಾಯ ಮಾಡಿದರೆ ಸಾಕು.”

“ನಾವು ನೋಡಿ, ಸಹಾಯ ಮಾಡ್ತೇವೆ. ಆದರೆ ಈ ಹರಾಮಿ ಪತ್ರಿಕೆಯವರು ಬಸ್ತಿಯೋಳಗೆ ನುಗ್ಗುತ್ತಾರೆ, ಈ ನನಮಕ್ಕಳು ಕಳ್ಳರ ಹಾಗೆ ಯಾಕೆ ನುಗ್ಗುತ್ತಾರೆಯೇ?”

ಬೈಗಳು ಅವಳ ಮಿದುಳಿಗೆ ತಟ್ಟಿತು. ಇವನು ಯಾಕೆ ಹೀಗೆ ಮಾಡಿದಾನೆ! ಸ್ವಪ್ನ ಸಿಟ್ಟು ಬಂತು.

“ನೀವು ನಿಮ್ಮ ತಪ್ಪಿ ಕಲ್ಪನೆಯಿಂದ ಹೊರಬಂದರೆ ಒಳ್ಳೆಯಿದು. ನಾನು ಪತ್ರಿಕೆಯ ಕಡೆಯಿಂದ ವಿಂಡಿತಾ ಬಂದವಳಿಲ್ಲ. ಹಾಗೆ ಪತ್ರಿಕೆಯವರ ಮೇಲೆ ಸಿಟ್ಪಾಗುವ ಕಾರಣವೇನು?”

“ಅದಕ್ಕೆ ಕಾರಣ ಅಂದ್ರೆ ಅವರ ತಲೆತುರುಕತನ! ಮನಸ್ಸಿಗೆ ಬಂದಧನ್ನೆಲ್ಲ ಸಿಟ್ಟಿಗೆಬ್ಬಿಸೋ ಥರಾ ಬರೆದುಬಿಡ್ತಾರೆ. ಉರಿಯೋ ಬೆಂಕಿಗೆ ನೀರು ಹಾಕೋಂದು ಬಿಟ್ಟು, ಎಣ್ಣೆ ಸುರೀತಾರೆ. ಹರಾಮಬೋರ, ಹಾಗೆಲ್ಲ ಮಾಡಿದರೆ ಬಸ್ತಿಯಲ್ಲಿ ಬೆಂಕಿ ಬೀಳದೆ ಹೋಗ್ತಿದೆಯಾ? ದಂಗೆ ಎಬ್ಬಿಸಿಯೇ ಕೈ ಬಿಡೋಂದ.... ನನ್ನ ಮಕ್ಕಳು!” ಲುಂಗಿಯವನ ಆಕ್ಷೇತ ಉಕ್ಕೇರಿದ್ದು ಅವಳ ಗಮನಕ್ಕೆ ಬಂತು.

“ಮೊನ್ನೆಯ ಜನಸತ್ತಾದಲ್ಲಿ ಹಲಕ್ಕೊಗಳು ಬರ್ಧಿದಾರೆ- ಪ್ರತಾಪನಗರದ ಸುನಂದಾಳ ಮದುವೆ ಅವಳ ಮುಸಲ್ಲಾನ ಪ್ರೇಮಿಯೋಡನೆ ಆಗಲೇ ಇಲ್ಲ. ಯಾಕೆಂದರೆ ಮಾವನ ಮನೆಯವರ ಒತ್ತೆಡಕ್ಕೆ ಸಿಕ್ಕು ಇಸ್ಲಾಂ ಸ್ವೀಕರಿಸೋದಕ್ಕೆ ಅವಳು ಒಪ್ಪಲಿಲ್ಲ.”

ಅವನು ಇನ್ನುಪ್ಪು ತೀಕ್ಷ್ಣವಾಗಿ ಹೇಳಿದ. “ಇದರಿಂದ ಆಗೋ ದುಷ್ಪರಿಣಾಮ ನೋಡಿ! ಅಪ್ಪಾದ್ದೆ, ಮೊಹಲ್ಲಾದಲ್ಲಿ ಬಿಸಿ ಏರಲು ಶುರುವಾಯ್ತು. ಬೆಂಕಿ ಧಗಧಗ ಉರಿಲಿಕ್ಕೆ ಹತ್ತಿತು- ಒಲೆಯಲ್ಲಲ್ಲ, ಹೃದಯದಲ್ಲಿ! ಭಯಗೊಂಡ ಅರೀಫ ಭಾಯಿ ಮಗನ ಸಮೇತ ಖೋಲಿಗೆ ಬೀಗಜಡಿದು ಎಲ್ಲಿಗೆ ಮಾಯವಾದನೋ-ಎರಡು ದಿನವಾಯ್ತು.”

ಅವಳು ಕಣ್ಣ ಕೊನೆಯಿಂದ ಆಚೆ-ಕೂಚೆ ದೃಷ್ಟಿ ಹರಿಸಿದಳು. ದಿನದ ಕೆಲಸ ಮುಗಿಸಿದವರು, ಒಮ್ಮೆಲೇ ಕೆಲಸಬಿಟ್ಟು, ತಮ್ಮ ಚಾಳಿನ ಹೆಬ್ಬಾಗಿಲ ಸಿಮೆಂಟ್ ಕಿತ್ತು ಕಂಬಕ್ಕೆ ಒರಿ ನಿಂತಿದ್ದರು.

ಮೊದಲು ಅವನ ಮನಸ್ಸಿನಲ್ಲಿ ಬೇಯುತ್ತಿರುವ ಕುದಿತವನ್ನು ಕಡಿಮೆ ಮಾಡಬೇಕು, ಪ್ರತಿಕೆಯವರ ಬಗ್ಗೆ ತೀವ್ರ ಆಕ್ಷೋಶವಿರುವುದರಿಂದ ತಾನು ಪ್ರತಿಕೆಯವಳು ಎಂಬ ಅವನ ಮನಸ್ಸಿನ ಸಂದೇಹವನ್ನು ಕಿತ್ತು ಹಾಕಬೇಕಾದ ಅವಶ್ಯಕತೆಯಿದೆ. ಕೇವಲ ಹೇಳುವುದರಿಂದ ಅವನಿಗೆ ವಿಶ್ವಾಸವಾಗುವುದಿಲ್ಲ—ತಾನು ಪ್ರತಿಕೆಯವಳಲ್ಲವೆಂಬುದನ್ನು ಅವನಿಗೆ ಮನದಟ್ಟ ಮಾಡಿಕೊಡಬೇಕು.

ಉರುಟುರುಟಾದ ಮಾತುಗಳೆಲ್ಲ ಅವನ ಮನಸ್ಸಿನಲ್ಲಿ ನಿಲ್ಲುವುದಿಲ್ಲ.

“ನೋಡಿ ಅಣ್ಣಾ, ನಾನು ಪ್ರತಿಕೆ ಸಂಬಂಧಿಸಿದವಳಲ್ಲ. ಕಾರ್ಮಿಕರ ಸಂಘದಿಂದ ಬಂದಿದ್ದೇನೆ. ಮಹಿಳಾ ಮೋಚಾರ ವಿಭಾಗದಿಂದ. ವಿಮಲಾ ಬೆನ್ ನನ್ನನ್ನು ಕಳಿಸಿದರೆ! ಸುನಂದಾಳ ಕೇಸ್ ಷೈಲ್ ತಯಾರು ಮಾಡಬೇಕಾಗಿದೆ. ನನ್ನ ಹೆಸರು ನಮಿತಾ ಪಾಂಡೆ ಅಂತ.”

ಚಾಳಿನ ಆ ಮನುಷ್ಯನು ವಿಸ್ತೃಯದಿಂದ ಹಿಗ್ಗಿದ. ತವಾದ ಹಾಗೆ ಚಪ್ಪಟಿ ಮುಖದ ಮೇಲಿನ ಮೂಗಿನ ಆ ಮನುಷ್ಯ ಮಿಂಚು ಹುಳುವಿನ ಹಾಗೆ ರೆಕ್ಕೆ ಬಡಿದಂತೆ ಭಾಸವಾಯಿತು.

ತುಂಬ ನಾಚಿಕೆಯಿಂದ ಅವನು ಪಕ್ಕಕ್ಕೆ ತಿರುಗಿಕೊಂಡ. ತಾನು ಮಾಡಿದ ತಪ್ಪಿಗೆ ಪ್ರಾಯುತ್ಸಿತ್ತದ ಕಿರುದಾರಿ ಮುಡುಕುತ್ತಿರುವಂತೆ.

“ಸಂಘದಿಂದ ಬಂದಿದೀರಾ ನೀವು! ನೀವು ಮೊದಲೇ ಯಾಕೆ ಹೇಳಲಿಲ್ಲ? ನೀವು ನಮ್ಮ ಸಂಬಂಧದೊಳಗೇ ಬರ್ತೀರಿ. ನಾಚಿಕೆಯಿಲ್ಲದೆ ನಾನು ಏನೆಲ್ಲ ಉಲ್ಪಾ-ಪಲ್ಪಾ ಮಾತನಾಡಿಬಿಟ್ಟೆ, ಧತ್ತ ತೇರಿಕೆ....

ಬಹಳ ನಾಚಿಕೆ ಪಟ್ಟಿಕೊಂಡ ಅವನು ತನ್ನ ತಲೆಗೂದಲನ್ನು ನೀವಿಕೊಂಡ.

“ನಡೆಯಿರಿ ನಮ್ಮ ಶೋಲಿಗೆ ಹೋಗೋಣ. ನನ್ನ ಮಗಳ ಕ್ಯಾಯಿಂದ ಬಂದು ಕಪ್ಪ ಚಹಾ ಕುಡಿಯುವಿರಂತೆ ಮೇವ್‌ಸಾಬ್. ಹಾಗಾದರೆ ಮಾತ್ರ ನನ್ನ ಅವಧೇಯತೆಯನ್ನು ನೀವು ಕ್ಷಮಿಸಿದೀರಿ ಅಂತ ಭಾವಿಸ್ತೇನೆ.”

ಯಾವುದೇ ಸಂಕೋಚ ತೋರಿಸದೆ ಅವಳು ಚಾಳಿನ ಆ ಮನುಷ್ಯನ ಜೊತೆ ಹೊರಟಳು.

“ನೀವು ಭಾರೀ ಸಿಟ್ಟಿನವರು. ನಾನಿದೆಲ್ಲಿ ಬಂದು ಸಿಕ್ಕಿಕೊಂಡೆನಪ್ಪ ಎಂದು ಬಂದು ಬಾರಿ ಗಾಬರಿಯಾದೆ.”

“ಗೊತ್ತಿಲ್ಲದೆ ತಪ್ಪ ಆಗಿಬಿಟ್ಟು ಮೇವ್‌ಸಾಬ್” ಸ್ವರದಲ್ಲಿ ಪಶ್ಚಾತ್ತಾಪ ಪುನಃ ಪ್ರಕಟವಾಯಿತು.

೧೨೧ / ಆವಿಗೆ

“ಸುನಂದಾಳ ಕೇಸಿನ ಯಾವ ಮಗ್ನಿಲು ಇದು? ನನಗೆ ಗೊತ್ತಾಗಲಿಲ್ಲ. ಸಂಘದಲ್ಲಿ ಈ ಬಗ್ಗೆ ಜಡಿಕೆಯೂ ಆಗಲಿಲ್ಲ.”

“ಸುನಂದಾ” ಮೇ ಆಂಡ್ ಬೇಕರ್” ನ ಪ್ಯಾಕಿಂಗ್ ವಿಭಾಗದಲ್ಲಿದ್ದಾಳೆ. ನಿಮಗೆ ಗೊತ್ತಿರಬಹುದು ಕಿಶೋರಿ ಅತ್ತಿಗೆ ‘ಜಯ್ ಹಿಂದ್’ ದಲ್ಲಿದ್ದಾಳೆ.”

ಚಾಲಿನ ಮನುಷ್ಯ ಇದನ್ನೆಲ್ಲ ಹೇಳುತ್ತ ಇದ್ದಕ್ಕಿಷ್ಟಂತೆ ಸಂಕೋಚದಿಂದ ತಡೆದ.

“ವಿಶ್ವಾಸವಿಡಿ... ನೀವೇನು ಹೇಳಿದರೂ ಅದು ನನ್ನಲ್ಲಿಯೇ ಇರುತ್ತದೆ” ನಮಿತಾ ಅವನಿಗೆ ಭರವಸೆ ಹೇಳಿದಳು.

“ಅದರ ಚಿಂತೆಯೇನೂ ಇಲ್ಲ. ತಮಾತೆ ಜಗಟ್ಟಾಹೀರ ಆಗಿಬಿಟ್ಟಿದೆ. ನೀವು ಹುಡುಗಿ ಅಲ್ಲವಾ ಮೇವ್ ಸಾಬ್! ಅಂಥ ಮಾತನಾಡೋದಕ್ಕೆ ಸ್ವಲ್ಪ ಸಂಕೋಚ ಆಗ್ತಿದೆ...”

“ಕಿಶೋರಿ ಅತ್ತಿಗೆಗೆ ಸುನಂದಾ ಗರ್ಭಿಕಣಿ ಆಗಿರೋದು ಗೊತ್ತಾಗಿದೆ, ಆರು ತಿಂಗಳು ಆದ ನಂತರ. ಅವಳೊಡನೆ ಬಲಾತ್ಮಾರ ಮಾಡಿದವರು ಯಾರು? ಸಾವಿರಸಾರೆ ಗದರಿಸಿದರೂ ಆ ಗರ್ಭಿಕಣಿ ಹೆಣ್ಣು ಬಾಯಿಬಿಡಲಿಲ್ಲ. ಚಿಂತೆಯಲ್ಲಿಯೇ ಕೃಶಾಗಿಬಿಟ್ಟಳು ಕಿಶೋರಿ ಅತ್ತಿಗೆ. ಅದೇ ಚಿಂತೆಯಲ್ಲೇ ಒಂದು ದಿನ ನನ್ನ ಹೆಂಡತಿಯ ಬಳಿ ಬಂದಳು. ದುಃಖ ತೋಡಿಕೊಂಡಳು. ಯಾವುದೋ ಜಾರನ ಪಿಂಡವನ್ನು ಸುನಂದಾ ಹೊಟ್ಟಿಯಲ್ಲಿ ಹೊತ್ತಿರುವುದರಲ್ಲಿ ಸಂದೇಹವೇ ಇಲ್ಲ. ಏನು ಮಾಡುವುದು? ಕೇಳುವುದಿಲ್ಲ ಹೇಳಿದರೂ. ನನ್ನ ಹೆಂಡತಿ ಕಿಶೋರಿ ಅತ್ತಿಗೆ ಸಮಾಧಾನ ಹೇಳಿದಳು. ಅವಳು ಗುಪ್ತವಾಗಿ ಎಲ್ಲವನ್ನೂ ಬಗೆಹರಿಸುತ್ತಾಳೆ. ನಿಶ್ಚಿಂತೆಯಿಂದ ಇರಿ. ಏನೋ ನೆಪಮಾಡಿ ನನ್ನ ಹೆಂಡತಿ ಸುನಂದಾಳನ್ನು ಕರೆದುಕೊಂಡು ಹಾಸ್ಪಿಟಲ್‌ಗೆ ಹೋದಳು. ಅಪಾಯವನ್ನು ಎದುರಿಸಿ ಬಿದು ನೂರು ರೂಪಾಯಿ ತೆಗೆದುಕೊಂಡು ಡಾಕ್ಟರ್ ಹೊಟ್ಟೆ ಇಳಿಸಲು ಒಪ್ಪಿಕೊಂಡ. ಆದರೆ ಸರಿಯಾದ ಹೊತ್ತಿನಲ್ಲಿ ಸುನಂದಾ ಕೈಕೊಟಿಳು. ಹಟ ಹಿಡಿದಳು—‘ಮಗುವನ್ನು ತೆಗೆಯಲು ಬಿಡೋದಿಲ್ಲ. ನಾನು ದುಡಿದು ಸಾಕ್ಷೇನೆ.’ ಸುನಂದಾಳ ತಾಯಿ ಅವಳ ಗಂಟಿಕ್ಕಿದ ಹುಬ್ಬು ನೋಡಿ ಸುಮೃದ್ಧಾದಳು. ಸುನಂದಾ ಎಂದಿನಂತೆ ಕೆಲಸಕ್ಕೆ ಹೋಗಿ ಬರತೋಡಗಿದಳು.”

“ಹೃದಯದಲ್ಲೇ ಕುದಿತಾ ಇದ್ದ ಕಿಶೋರಿ ಅತ್ತಿಗೆ ಮನಸೆ ಒಂದು ದಿನ ಆರ್ಥಾ ಭಾಯಿ ಮಗ ಸುಹ್ಯಲ ಬಂದ. ಸುನಂದಾಳ ಹೊಟ್ಟಿಯಲ್ಲಿರೋದು ತನ್ನದೇ ಮಗನು ಎಂದು ಸುಹ್ಯಲ ಒಪ್ಪಿಕೊಂಡ. ಸುನಂದಾಳನ್ನು ಮದುವೆಯಾಗಲು ಅವನು ಮನೆಯವರನ್ನೆಲ್ಲ ಒಪ್ಪಿಸಿದ್ದಾನೆ. ಮದುವೆ ಅವರ ಪದ್ಧತಿಯಂತೆ ಆಗ್ತಿದೆ. ನಿರುಪಾಯಿಳಾದ ಕಿಶೋರಿ ಅತ್ತಿಗೆ ನಮ್ಮನ್ನೆಲ್ಲ ಕೇಳಿದಳು. ನಾವೆಲ್ಲ ಒಮ್ಮೆತದ ಅಭಿಪ್ರಾಯಕ್ಕೆ ಬಂದೆವು. ಈ ಜಾತಿ-ಧರ್ಮಕ್ಕೆಲ್ಲ ಬೆಂಕಿ ಹಾಕಿದರು. ಯಾರಿಗೂ ಸುದ್ದಿ ಹೇಳಿದೆ ಗುಟ್ಟಾಗಿ ಮದುವೆ ಮಾಡಿಬಿಡು ಸುಹ್ಯಲ ಜೋತೆ. ಸುಹ್ಯಲನಿಗೆ ದುಬ್ಬೆನಲ್ಲಿ ನೌಕರಿ ಸಿಕ್ಕಿದೆ.

ಅವಿಗೆ / ೧೨೩

ನಂತರ ಸುನಂದಾ ಕೂಡ ಸುಹೈಲ ಜೋತೆ ದುಬ್ಬೇಗೆ ಹೋಗ್ತಾಳೆ. ಗೋಜಲು ಮುಗಿದು ಹೋಗದೆ.”

“ಸುನಂದಾಳ ಸಂತೋಷವೇ ತನ್ನ ಸಂತೋಷ ಎಂದು ತಿಳಿದು ಕೆಶೋರಿ ಅಶ್ರಿಗೆ ಮದುವೆಗೆ ತಯಾರಾದಳು. ಒಬ್ಬಳೇ ಮಗಳ ಸುಖ ಮುಖ್ಯವಲ್ಲವೇ? ಅವಳಿದೆಲ್ಲೂ ಏನು? ಸಾಯಲೀ-ಬದುಕಲೀ ಮೊಹಲ್ಲಾದ ಜನ ನಾಳೆ ಹೇಗಾದರೂ ಅವಳಿಗಿಷ್ಟು ಬೆಂಕೆ ಕಾಣಿಸ್ತಾರೆ ರಾಮನಾಮ ಉಚ್ಚರಿಸ್ತಾ.”

“ಅಶ್ರಿಗೆ ಆರಿಫ್ ಭಯಾನ ಬಳಿ ಮಾತನಾಡಿ ಮದುವೆ ತಾರೀಕು ನಿಕ್ಕಿ ಮಾಡಿದಳು. ಮಗು ಹುಟ್ಟೋದಕ್ಕೆ ಮುಂಚೆ ಮಡುಗಿಯ ಮದುವೆ ಒಂದು ಮುಗಿದುಹೋದರೆ ಜನೇಶ್ವರ ಸಾಹಾನಿಗೆ ಅಂಟಿದ ಕಲಂಕ ಅಷ್ಟರಮಟ್ಟಿಗೆ ಮುಚ್ಚತದೆ. ಆದರೆ ಸುನಂದಾಳ ಬಳಿ ಮಾತನಾಡಿದಾಗ ಅವಳು ಇದನ್ನೆಲ್ಲ ಕೇಳುತ್ತಲೇ ಚೆಚ್ಚಿದ್ದಳು. ಧರ್ಮವನ್ನು ಬದಲಿಸಿ ಮದುವೆಯಾಗಲು ಅವಳಿಗೆ ಇಷ್ಟುಇಲ್ಲ. ಆರಿಫ್ ಭಾಯಿಗೆ ಆಕೆಯ ಹಟ ಗೊತ್ತಾದಾಗ ಅವನು ಅವಳ ಮಾತಿಗೆ ಬಾಗಲು ತಯಾರಾದ. ಅವಳು ಇಸ್ತಾವ್ ಒಪ್ಪಿದ್ದರೂ ಇಲ್ಲ. ಸಂಬಂಧಿಕರಲ್ಲಿ ಮಯಾದೆ ಉಳಿಸಿಕೊಳ್ಳಲ್ಕೆ ಹೆಸರನ್ನಷ್ಟೇ ಬದಲಿಸಿಕೊಳ್ಳಲಿ ಸಾಕು. ಸುನಂದಾಳಿಗೆ ತನ್ನ ಹೆಸರನ್ನು ಬದಲಿಸುವುದೂ ಇಷ್ಟವಾಗಲಿಲ್ಲ.”

ಅವನು ಶ್ವಾಸ ವಿಚಾರಗುವವರೆಗೂ ಮಾತನಾಡಿದ.

“ಮಾಟ್ಟಿಕೊವರೆಗೆ ಓದಿಸಿದಳು ಕೆಶೋರಿ ಅಶ್ರಿಗೆ, ಏನು ಕೊಟ್ಟಳು? ತನ್ನನ್ನು ಒಂದು ವಸ್ತು ಎಂದು ತಿಳಿದಳು. ಇಷ್ಟೆಲ್ಲಾ ಆಗಿ ಒಂದು ಹದಿನ್ಯೆದು ಇಪ್ಪತ್ತು ದಿನ ಆಗಿತ್ತೋ ಇಲ್ಲೋ, ಏಳು ತಿಂಗಳಿಗೇ ಹೆಣ್ಣು ಮಗು ಹುಟ್ಟಿತು. ಜ್ಯೇತನ್ಯೆ ಇತ್ತು. ಮಗಳ ದೇಹ ದುರ್ಬಲವಾಗಿತ್ತು. ಕೆಶೋರಿ ಅಶ್ರಿಗೆ ಮೊಮ್ಮೆಗಳ ಸೇವೆ-ಶುಶ್ರಾವೆಗೆ ತೊಂಕಕಟ್ಟಿದಳು. ಏಳು ತಿಂಗಳಾದರೂ ವಿಶ್ವಾಸವಿದೆ, ಬದುಕ್ತಾಳೆ, ಇತ್ತು ‘ಮೇ ಆಂದ್ರ ಬೇಕರ್’ ಕಂಪನಿ ಸುನಂದಾಳಿಗೆ ನೋಟೀಸ್ ಜಾರಿ ಮಾಡಿತು. ಕೆಲಸ ಮೇಲೆ ಹಿಂತಿರುಗಲಿ, ಮದುವೆ ಆಗಿದ್ದರ ಬಗ್ಗೆ ಪ್ರಮಾಣ ಪತ್ರವನ್ನು ಹಾಜರು ಮಾಡದೆ ಹೋದರೆ ಕಂಪನಿ ಅವಳ ಲೆಕ್ಕದಲ್ಲಿ ಹೆರಿಗೆ ರಜೆ ಮಂಜರು ಮಾಡುವುದಿಲ್ಲ. ರಜೆಯ ಸಂಬಳವೂ ಸಿಗುವುದಿಲ್ಲ. ಮದುವೆಯಾದ ಹೆಂಗಸರಿಗಷ್ಟೇ ಹೆರಿಗೆ ರಜಾದ ಕಾನೂನು ರೀತ್ಯಾ ಹಕ್ಕು ಬರುವುದು.”

“ಬಿಸ್ಕೆಟ್ ಯಾಕೆ ತಗೊಂಡೇ ಇಲ್ಲ ಮೇವ್ ಸಾಬ್?” ಚಾಳಿನವನ ಹೆಂಡತಿ ಪ್ರೀತಿಯನ್ನು ತೋರಿಸುತ್ತ ಏನಂತಿಸಿಕೊಂಡಳು.

ಸಂಕೋಚ ಆವರಿಸಿಕೊಂಡ ಅವಳು ಬಟ್ಟಲಿನಿಂದ ಒಂದು ಬಿಸ್ಕೆಟ್ ಎತ್ತಿಕೊಂಡಳು. ಹೊಳೆಯಾದ ಕಪ್ಪು-ಬಸಿಯಲ್ಲಿ ಚಹಾ ಗುಟಕರಿಸುವುದೂ ಅವಳಿಗೆ ಸಾಧ್ಯವಾಗುತ್ತಿರಲ್ಲಿಲ್ಲ. ತನಗೇ ಧಿಕ್ಕಾರ ಹೇಳಿಕೊಂಡಳು ಅವಳು. ಚಹಾ ಅಲ್ಲ, ಸಂತೋಷವನ್ನು - ತೈಪ್ಪಿಯನ್ನು ಗುಟುಕರಿಸಲಿ. ಇಂಥ ಪ್ರೀತಿ-ಸಂತೋಷ ಎಲ್ಲಿ ಸಿಗುತ್ತದೆ ಅವಳಿಗೆ.

೧೭ / ಆವಿಗೆ

ಯಾದವ ಒಮ್ಮೆಲೇ ಹುರುಪಿನಿಂದ ಚಹಾ ಕುಡಿದು ಮುಗಿಸಿ ಕಪ್ಪು-ಬಸಿಯನ್ನು ಎದುರಿಗೆ ಬಬ್ಬಿಕ್ಕೇ ಹುಳಿತು ಸುನಂದಾಪ್ರಕರಣವನ್ನು ಕೇಳುತ್ತಿದ್ದ ತನ್ನ ಮಗಳ ಕೈಗೆ ಹಿಡಿಸಿದ. ಹೇಳಿದ “ನಾನು ಸಿಟ್ಪಾಗಿದ್ದನ್ನು ಕಂಡು ನೀವು ಕೇಳಿದ್ದಿರಿ ಅಲ್ಲವಾ ಮೇರ್ವೊಸಾಬ್? ಪ್ರತಿಕೆಯವರ ಮೇಲೆ ಅಷ್ಟೊಂದು ಸಿಟ್ಪು ಯಾಕೆ ಅಂತ?”

“ಸಿಟ್ಪಿನ ಕಾರಣ ನಿಮಗೇಗೆ ತಿಳಿದಿರಬಹುದು. ಸುನಂದಾ ಮತ್ತು ಸುಹೈಲರ ಪ್ರಕರಣ ಅವರ ಸ್ವಂತದ್ದು. ಮಗು ಹುಟ್ಟಿತು. ಹಿಂದು ಮುಂದಿನ ಪ್ರಕರಣವೆಲ್ಲಾ ಬಗೆಹರಿದು ಹೋಗ್ತಿತ್ತು. ಆದರೆ ಯಾವುದೋ ಬಬ್ಬಿ ಕೆವಿಕಚ್ಚೋ ಮನುಷ್ಯ ಮುಂದಾಳಾಗುವ ವಿಯಾಲಿಯಲ್ಲಿದ್ದ ದಢ್ಢು ತಿವಾರಿಯನ್ನು ಹಿಂದುಶ್ವರ ರಕ್ಷಣೆಗಾಗಿ, ನಿದ್ದೆಯಿಂದ ಎಚ್ಚರಿಸಿದ. ಅವನು ಈ ಸುದ್ದಿಯನ್ನು ಪ್ರತಿಕೆಯಲ್ಲಿ ಪ್ರಕಟಿಸಿದ. ಪ್ರತಿಕೆಯವರು ಈ ಪ್ರಕರಣಕ್ಕೆ ಮಸಾಲೆಬೆಳೆ ಸಾಂಪ್ರದಾಯಿಕರೆಯ ಬಣ್ಣ ಕೊಟ್ಟರು.

“ಈ ಸ್ವೋರಿ ಇಬ್ಬರು ಪ್ರೇಮಿಗಳಿಗಷ್ಟೇ ಸಿಮಿತವಾಗಿದ್ದರೆ ಸಂತೋಷದ ವಿಷಯವಾಗಿತ್ತು, ಮೇರ್ವೊಸಾಬ್! ಬಬ್ಬಿ ಹಿಂದೂ ಹುಡುಗಿಯನ್ನು ಮುಸಲ್ಲಾನೆಳನ್ನಾಗಿ ಮಾಡುವ ಕರೆಯನ್ನು ಹೆಚ್ಚೆಯಲಾಯಿತು. ನಿಪ್ಪರ ಸಂಪ್ರದಾಯವಾದಿಗಳಿಗೆ ಒಂದು ವಿಷಯ ಸಿಕ್ಕಂತಾಯಿತು. ಕೆರೋಸಿನ್ ಪೀಪಾಯಿಗೆ ಪೀಪಾಯಿನೇ ಜೆಲ್ಲಿದರು. ಬೆಂಕಿ ಕಡ್ಡಿ ಗೀರೋದೊಂದು ಬಾಕಿ. ಒಮ್ಮೆ ಈ ಸಂಗತಿ ನೂರಕ್ಕೆ ನೂರು ಸತ್ಯ ಅಂತಲೇ ಇಟ್ಟುಕೊಳ್ಳೋಣ. ಸಾರ್ವಜನಿಕ ಹಿತಾಹಿತಗಳನ್ನು ಲಕ್ಷ್ಯ ದಲ್ಲಿಟ್ಟುಕೊಂಡು ಅದಕ್ಕೆ ಅಷ್ಟೊಂದು ಬಣ್ಣ ಕೊಡೋಮ ಸರೀನಾ? ಬಸ್ತಿ ಹೇಗೋ ತನ್ನದೇ ರೀತಿಯಲ್ಲಿ ಕುಂಟ್ಕೂ-ಎಡವುತ್ತಾ ಚನ್ನಾಗಿಯೇ ನಡೆದಿತ್ತು...”

ಚಾಳಿನವರ ತೊಡಕಿನ ಬೇಡಿಕೆಗಳ ನಡುವಣ ಕಿರಿದಾದ ರಸ್ತೆ, ಅಲ್ಲಲ್ಲಿ ಕೆಳಗಿಳಿದ ನಲ್ಲಿಗಳ ಕಪ್ಪು, ನೀಲಿ ಕೊಳಕು ನೀರಿನಿಂದ ಕೆಸರಾದ, ನಡೆದು ಹೋಗಲು ಅಲ್ಲ. ಜಿಗಿಯುತ್ತ ಹೋಗಲು ಬಾಧ್ಯಗೋಳಿಸುವಂತೆ ಅನಿಸಿತು. ಖಂಡಿತವಾಗಿ ಮೊದಲು ಕೇಳಿದ್ದಳು, ಮೊದಲಬಾರಿಗೆ ನೋಡಿದಳು. ಹೀಗೆಯೂ ಇರುತ್ತಾರಾ ಜನ? ಮನುಷ್ಯರು ಕೊಳಕಿನ ಮಧ್ಯ ಇದಾರಾ? ಕೊಳಕು ಮನುಷರ ಮಧ್ಯ ಇದೆಯಾ? ಅವು ಹೇಗೆ ಪರಸ್ಪರ ಕೈಪಿಡಿದು ಸಹಚರಿಯಾಗಿದ್ದವೆಂದರೆ ಯಾವುದೇ ಅನ್ಯ ಪರಿಭಾಷೆಯಲ್ಲಿ ಅವರ ದಯನೀಯ ಪ್ರಾಧತೆಯನ್ನು ತುಸು ಮಾತ್ರ ವಿವರಿಸುವುದಾಗಲಿ, ಮೂಕಗೊಂಡ ಮಿದುಳನ್ನು ಜಲನತೀಲಗೋಳಿಸುವುದಾಗಲಿ ಸಾಧ್ಯವಿರಲಿಲ್ಲ! ಅವಳು ತನ್ನನ್ನು ಉಲ್ಲಿಸಿತಗೋಳಿಸುವ ಪ್ರಯೋತ್ತ ಮಾಡಿದಳು. ಇಲ್ಲಿನ ಜಟಿಲವಾದ ಗಲ್ಲಿಗಳನ್ನು ದಾಟಿ ಹೋದರೆ, ಓಲಂಪಿಕ್ ನಲ್ಲಿ ಕರಿಣವಾದ ಅಡೆ-ತಡೆ ಓಟವನ್ನು ಚಿಟಕಿ ಹೊಡಿಯುವುದರೊಳಗೆ ಮುಗಿಸಿಬಿಡಬಹುದು.

ತಮ್ಮ ತಮ್ಮ ಚಾಳಿಗಳ ಎದುರು ರಸ್ತೆಗಳಲ್ಲಿ ಸುಗಮತೆಯ ಪ್ರಯೋಜನದ ದೃಷ್ಟಿಯಿಂದ ಚಾಳಿನವರು ಹರಿಯುವ ನೀರು ಮತ್ತು ಕೆಸರಿನ ಮಧ್ಯ ಎರಡು

ಜೋಡು ಇಟ್ಟಿಗಿಗಳ ಕಾಲುದಾರಿ ಮಾಡಿಕೊಂಡಿದ್ದರು.

“ಇಲ್ಲಿ ಸ್ವಲ್ಪ ಹುಷಾರಾಗಿ ಹೆಚ್ಚೆಯಿಡಿ ಮೇವ್‌ಸಾಬ್‌!”

“ಸ್ವಲ್ಪ ನಿಲ್ಲಿ, ಇಲ್ಲಿಂದಲೇ ಜಿಗಿದು ಎದುರಿನ ಜಗಲಿಗೆ ಏರೋಣ. ಜಗುಲಿಯಲ್ಲಿ ತಿರುಗಿ, ನಡೆಯುವ ಇಟ್ಟಿಗೆಗಳ ಮೇಲೆ ಹೋಡರೆ ಮುಂದೆ ಇದೇ ದಾರಿಯಲ್ಲಿ ಒಣನೆಲ ಸಿಗುತ್ತದೆ. ಮುಂದೆಲ್ಲ ಸರಿಯಾಗಿದೆ.”

ದಾರಿ ತೋರಿಸುತ್ತ ಮುಂದೆ ಮುಂದೆ ಹೋಗುತ್ತಿದ್ದ ಯಾದವನ ರನ್ನಿಂಗ್ ಕಾಮೆಂಟರಿಯ ಎಚ್ಚರಿಕೆಗಳ ಹೋರತಾಗಿಯೂ, ಎತ್ತಿದ ಕಾಲು ಇಡುವುದರೊಳಗೆ ಸಮತೋಲ ತಪ್ಪಿ ಕೆಸರಿಗೆ ಬಿದ್ದು ಹೂತುಹೋಯಿತು. ಯಾದವನು ಚಾಳಿನಲ್ಲಿ ಕೆಲಸದ ಮೇಲಿದ್ದ ಒಬ್ಬ ಗೃಹಿಣಿಯನ್ನು ಕರೆದು ನೀರು ತರಲು ಹೇಳಿದ. ಚಪ್ಪಲ್ ತೋಳದಾಯಿತು. ಕಾಲನ್ನೂ ತೋಳದಾಯಿತು. ಅಸಹ್ಯಪಡುವ ಮನಸ್ಸನ್ನು ತೋಳಿಯಲ್ಲು ಸಾಧ್ಯವಾಗಲಿಲ್ಲ – ಇದ್ದುದರಲ್ಲೇ ಸಂತೋಷದ ಸಂಗತಿಯಿಂದರೆ ಚಪ್ಪಲಿಯ ಬಾರು ಇದೇ ವೇಳೆಗೆ ಕೈ ಕೊಡಲಿಲ್ಲ.

ಅವಳು ಜಾಗ್ರತೆಯಿಂದಿರಲಿಲ್ಲ. ಒಂದು ಕ್ಷಣಿ ಕುಶಾಹಲ ತುಂಬಿದ ದೃಶ್ಯ ನೋಡಲು ಸಿಕ್ಕಿತು. ಎರಡು ಚಾಳುಗಳ ನಡುವೆ ಹರಿದುಹೋದ ಕಾಲುವೆಯ ಕೆಸರಿನಲ್ಲಿ ಎರಡು ಹಂದಿಯ ಮರಿಗಳು, ಹಾಗೂ ಮನುಷ್ಯರ ಇಬ್ಬರು ಎಳೆಯ ಮುಕ್ಕಳು ತಮ್ಮ ತಮ್ಮ ಆಟದಲ್ಲಿ ಮಗ್ಗುರಾಗಿದ್ದಾರೆ. ಯಾವ ಗೊಂದಲವೂ ಇಲ್ಲದೇ ಆರಾಮಾಗಿ ಕೆಸರಿನಲ್ಲಿ ಮಲಗಿದ ಹೆಣ್ಣುಹಂದಿಯ ಮೊಲೆಗೆ ಮರಿಗಳಿರದೂ ಲಗ್ಗೆ ಹಾಕಿದ್ದವು – ಒಂದು ಇನ್ನೊಂದನ್ನು ತಳ್ಳುತ್ತ-ನೂಕುತ್ತ. ಮುಕ್ಕಳ ಕೈಯಲ್ಲಿ ಚಿಕ್ಕ ಸೀಸೆಗಳಿದ್ದವು. ಅವರು ಆ ಕೊಳಚೆ ನೀರಿನಲ್ಲಿ ಕ್ರಿಮಿಗಳಂತಿರುವ ಮೀನುಗಳನ್ನು ಮಡುಹುತ್ತಿದ್ದರು.

ನಿಜವಾಗಿರೂ ಅವಳು ಒಬ್ಬಳೇ ಪ್ರತಾಪನಗರದ ಪ್ರತಾಪದಲ್ಲಿ ಶಿವಕುಮಾರಿದೇವಿಯ ಚಾಳನ್ನು ಹುಡುಕಿ ತೆಗೆಯುವುದು ಭೂತದ ಕರ್ಜನ ಮೂಲಕ ಹೊಕ್ಕು ಕೊನೆಯೇ ಕಾಣಿದಂತೆ ತಿರುಗುವುದರ ಹಾಗೆ ಆಗುತ್ತಿತ್ತು. ಗಾಬರಿಯಾಗಿ ಅವಳು ಮರಳಿ ಬರಲು ಯೋಚಿಸಬಹುದಾಗಿತ್ತು.

ಒಣಿಗಿದ ಹೋಂಡದ ದಡದ ಹೋರಗಡೆ ಶಿವಕುಮಾರಿದೇವಿಯ ಚಾಳು. ಚಾಳುಗಳು ಹಾಗೂ ಜೋಪಡಿಗಳ ಕಿಕ್ಕಿರಿದ ಸಾಮಾಜ್ಯದಲ್ಲಿ ಮರಿನಡ್ಡೆ ಗ್ರಾನ್ ಯಾವುದೇ ಭವ್ಯ ಇಮಾರತಿನ ದರ್ಜಾದಂತೆ ಉನ್ನತವಾದ ಪರಂಬಿಬಧ್ವವಾದ ಗಟ್ಟಿಮುಟ್ಟಾದ ಸುಂದರವಾದ ತಾಜಾ ಕಾವಿಬಣ್ಣದ, ತನ್ನ ಹೊಸತನದ ಹೊಳಪಿನಿಂದ, ಪ್ರಭಾವಶಾಲಿಯಾಗಿ ಕಾಣಲು ಹಿಂಜರಿಂಗುದ, ಸಂಪೂರ್ಣ ಭಾವಳಿ ನವೀಕರಣಗೊಂಡುದರಿಂದ ಅದು ಮಾಮೂಲಿ ಚಾಳಲ್ಲ! ಕುರುಡರಲ್ಲಿ ಒಕ್ಕಿಣ್ಣ ರಾಜನನ್ನು ರಾಜನ ಪದವಿಯಿಂದ ಇಳಿಸಲು ಸಾಧ್ಯವಾ? ಅವಳಿಗೂ ಅದು ಸಾಧ್ಯವಾಗಲಿಲ್ಲ.

ತಲೆಗೆ ತಾಗಲೇಬೇಕೆಂಬ ಸಂಕ್ಷಿಪ್ತವನ್ನು ಹೊದ್ದ, ಹೆಂಚುಗಳ ಅಡಿಯಲ್ಲಿ ಬಾಗಿ

೧೭ / ಆವಿಗೆ

ತಲೆ ಉಳಿಸಿಕೊಳ್ಳುತ್ತು. ಅವರು ಇಬ್ಬರೂ ತೆರೆದ ಕಿಡಕಿಯುಳ್ಳ ಶೋಲಿಯ ಎದುರು ನಿಂತಿದ್ದರು. ಅದು ವಿಧವೆ ಕಿಶೋರಿಬಾಯಿಯದಾಗಿತ್ತು.

ಯಾದವನು ಪರಿಚಯದ ಆತ್ಮೀಯತೆಯ ಉಲ್ಲಂಘನ ಮಾಡದೆ ತೆರೆದ ಬಾಗಿಲಿನ ಚೆಲಕವನ್ನು ವಿಟ್‌ವಿಟ್‌ ಎಂದು ತಬ್ಬ ಮಾಡಿದನು.

“ಯಾರು?” ಒಳಗಡೆ ಕೆಲಸದಲ್ಲಿ ಮುಖುಗಿದ್ದ ಜಿಜ್ಞಾಸೆ ತಲೆಯಿತ್ತಿತ್ತು.

“ಅರೆ...ನಾನು ಅತ್ಯಿಗೆ... ಯಾದವ, ಸ್ವಲ್ಪ ಕೆಲಸ ಬಿಟ್ಟು ಹೊರಗೆ ಬಸ್ಸಿ, ನೋಡಿ, ಭೇಟಿಯಾಗಲು ಯಾರು ಬಂದಿದಾರೆ ಅಂತ. ಸಂಘದಿಂದ ಪಾಂಡೇಯ ಮೇಮೋಸಾಬ್ ಬಂದಿದಾರೆ. ಒಳಗೆ ಬರಲಾ?”

“ಬಾರಲ್ಲ, ಯಾಕೆ ಯಜಮಾನಿಕೆ ವಹಿಸಿಕೊಳ್ಳಲು ಬರುವವನ ಹಾಗೆ ಮಾತನಾಡುವೀಯಲ್ಲ!” ಚುಚ್ಚಿದಳು.

ಅವರು ಒಳಗಡೆ ಕಾಲಿದುವುದಕ್ಕೆ ಮುನ್ನ ಮಗುವನ್ನೆಸ್ತಿಕೊಂಡ ಅವಳ ಸ್ವಾಗತಕ್ಕಾಗಿ ಹೊರಗೆ ಬರಲು ಹೊಸ್ತಿಲವರೆಗೆ ಬಂದಳು. ಹೊಸ್ತಿಲಬಳಿಯೇ ನಿಂತಳು.

ಆದರದಿಂದ ಕೈ ಜೋಡಿಸಿದಳು ಅವಳು.

“ನಮಸ್ತೇ.”

“ಸಂತೋಷವಾಗಿರು, ಚನ್ನಾಗಿ ಅಭಿವೃದ್ಧಿಯಾಗಲಿ, ಬಾ” ಒಳಗೆ ಬರಲು ಆಮಂತ್ರಿಸಿದಳು. ಮಾತು ಅನಾಯಾಸವಾಗಿ ಶುದ್ಧವಾಗಿ ಹೊರಬಂತು. ಅರೆನರೆತ ಕೂದಲಿನಲ್ಲಿ ಎಪ್ಪೋಂದು ಸ್ವಿಗ್ರಹಿತಕ್ಕಿಂತಿ ಮೊದಲ ದೃಷ್ಟಿಯಲ್ಲಿಯೇ ಪ್ರಭಾವಿತಳಾದಳು.

“ಹಾಗಾದರೆ ನಾನು ಹೋಗ್ರೇನೆ ಅತ್ಯಿಗೆ. ರಾತ್ರಿಯ ಪಾಳಿಯಲ್ಲಿದ್ದೇನೆ. ಉಣಿಕ್ಕಿಂತ ಮುಂಚೆ ಆರೇಳು ತಾಸು ಮಲಗಬೇಕು. ಸುನಂದಾ ಹೇಗಿದಾಳಿ!”

“ವಿನು ಹೇಳಲಿ? ಜ್ಞರ್ ಬಿಡ್ತಾನೇ ಇಲ್ಲ. ಈಗಷ್ಟೇ ಸ್ವಲ್ಪ ಹೊತ್ತಿನ ಹಿಂದೆ ನಿದ್ದೆ ಬಂದಿದೆ” ಅವಳ ಸ್ವರದಲ್ಲಿ ಚಿಂತೆ ಮನೆಮಾಡಿತ್ತು.

ಯಾದವ ಅವಳ ಮಡಿಲಲ್ಲಿದ್ದ ಮಗುವನ್ನು ನಾಲಗೆಯಿಂದ ಟರ್‌ರ್‌..ಟರ್‌ರ್‌... ಎಂದು ಸದ್ಯ ಮಾಡಿ ಪುಸಲಾಯಿಸಿದ. ಮಗುವಿನ ಮೇಲೆ ಪುಸಲಾಯಿಸಿದ ಯಾವ ಪರಿಣಾಮವೂ ಆಗಲಿಲ್ಲ.

“ನೀವು ಚನ್ನಾಗಿ ಮಾತುಕತೆ ಆಡಿ. ಇನ್ನೊಂದು ಗಂಟೆ ಒಂದೂವರೆ ಗಂಟೆಯಲ್ಲಿ ನನ್ನ ಮಗ ರಮೇಶನನ್ನು ಕಳಿಸ್ತೇನೆ. ಅವನು ನಿಮ್ಮನ್ನು ಪ್ರಭಾತನಗರದ ಹೊರಗೆ ಒಯ್ಯ ಬಿಡುತ್ತಾನೆ. ನಾನು ಮಲಗೋ ಮೊದಲು ಅವನತಾಯಿಗೆ ಹೇಳಿಯೇ ಮಲಗುತ್ತೇನೆ. ಗಡಿಯಾರ ನೋಡಿ ಕಳಿಸಲು ಹೇಳೇನೆ. ಚಿಂತೆ ಮಾಡ್ದೇಡಿ.” ಕೈಜೋಡಿಸಿ ಯಾದವ ಶೋಲಿಯಿಂದ ಹೊರಬಂದ. ಕಿಶೋರಿ ಬಾಯಿ “ಸ್ವಲ್ಪ ಚಾ ಕುಡಿದು ಹೋಗು” ಎಂದರೂ ಕೇಳದೆ ಹೊರಟುಹೋದ.

ಶೋಲಿಯ ಒಳಗೆ ಅವಳು ಕಣ್ಣಾಡಿಸಿದಳು.

బహుతః ఎంటు గుణిలే ఎంటర అళతేయ ఖోలియన్న ఇష్టాందు వ్యవస్థితవాగి ఇడలు సాధ్యాయే? సోడి అజ్ఞరియాయితు.

సామానుగళ మేలే దృష్టి హరియితు. యావుదో సాధారణ కంపనియ స్పీల్ బీరు. బీరువిగె హోంది బదనే బణ్ణద హావిన స్ఫుర్తి చూదరహాసిద కబ్బిణిద హళియ మంజక. మంజకద తలే బదియల్లి మడిసిష్టి మగువిన లంగోణి, జబలా, సుతువ వస్త. తలియ కడేగే ఎత్తిట్ట సోళ్ళిపరదే. పల్లంగద నడువే హాసిద ప్లాస్టిక్సోన బుక్కేగల్లు బిక్కదాద చూదర పల్లంగద బలగడే మూలెయల్లిద్ద మేజిన మేలే హగొ కాలుమణియ మేలే జోడిసిద అడుగె వ్యవస్థ. గ్లోబ్సోన జోడిసిద మేజిగె హోందియే కబ్బిణిద జాలిగె హోడెద బిక్క బీరు. బెస్క్టినింద హాలు హగొ ఇతర ఖాద్య పదాధ్య రక్షణగే. గోద్జోన ఎరదు కబ్బిణిద కుజెయ మేలే బిజ్సిద రాజసాధ్యే ఆకష్మాక కుతో-ఇవెల్ల గృహిణియ ఉత్తమ అభిరుచియ కడే బొట్టు మాడితు.

మగువన్న మడిలల్లి ఎత్తికోండ కిశోరి బాయి మడికేయోళగినింద ఒందు గ్లోబ్ నీరు తందళు. మగువన్న తాను మడిలల్లి ఎత్తికోళ్ళోళా ఎనిసితు. అల్ప పరిజయదిందాగి సంకోచ కాడితు.

అవళు నీరు కుడియుత్తలే గ్లోబ్ న్న పడేదు యథాసాధనదల్లి ఇట్టు, మగువన్న కాలమేలే మలగిసికోండ అదర క్యాకలుగళన్న చౌకద బట్టియల్లి కట్టి ముద్దె మాడతొడగిదళు. కూసు హగె కట్టుతిరువుదర ఏరుద్ద కిరికిరి మాడితు.

“సోడి రాగ రగళి శురువాయ్య, హగలు మలగ్గాళి. రాత్రియిడీ ఎజ్జరబేకాగ్గదే.”

అవళ మనోభావ కిశోరిబాయిగె అధ్యవాయితు. అవళిగె భరవసే నీడువంతే హేళిదళు—“హిగే బట్టియల్లి బిగిదు కట్టోదరింద మగు బెస్క్టిబీళోదిల్ల. బదలిగె నిశ్శింతెయింద నిద్ద మాప్తదే.”

హగె బట్టియల్లి సుత్తిద తరువాయ పిండదంతిద్ద ఆ పుట్ట గోంబెయన్న తెగెదుకోండ హోగి సునందాళ ఎదెయబళి మలగిసిదళు.

“మలగోదరల్లి ఏను కడిమే ఇల్ల తాయి-మగళు!” మధురవాద భేడిసువికేయోందిగె గ్లోబ్స్త నడెదళు, అవళిగాగి చెహాళ్ళే నీరిదలు.

అవళ ఆశయవన్న అరితు కుజెయింద మేలిద్ద ఆకె అడ్డి పడిసిదళు.

“నాను బహళ జహా కుడియువుదిల్ల. నీవు సుమ్మనే కష్ట తగోబేడి.”

“కూతుకో కూతుకో యారూ ఇల్లి కష్ట పడ్తా ఇల్ల. సునందాగొ

೧೨ / ಆವಿಗೆ

ಕೂಡ ಏಳುತ್ತಲೇ ಚಹಾ ಆಗ್ನೇಯ. ಜೊತೆಗೆ ನೀನೂ ಕುಡಿಯಬಹುದಂತೆ. ಇವಳಿಗೆ ಜ್ಞರದ ಕಾರಣವಾಗಿ ರಜೆ ತಗೊಂಡು ಮನೆಲೀ ಇದೇನೆ.”

ಸುನಂದಾ ಮಗ್ನಿಲು ಬದಲಿಸುವ ಪ್ರಯತ್ನ ಮಾಡಿದಳು. ಆದರೆ ಎದೆಗೆ ತಾಗಿ ಮಲಿಗಿದ್ದ ಗೇಳುದ್ದದ ಮಗುವಿನ ಸ್ವರ್ಥದಿಂದ ಕಚ್ಚಿಗೊಂಡು ಅವಳನ್ನು ವಚ್ಚರಿಸಿ ಬೆಳ್ಳಿ ಬೀಳಿಸಿತು. ಕೆಲ್ಲ ತೆರೆದು ಆಕೆ ತನ್ನ ಮಗಳನ್ನು ನೋಡಿದಳು. ನಂತರ ಕತ್ತು ಮೇಲೆತ್ತುತ್ತ ತಾಯಿಯನ್ನು ಎತ್ತರದ ದನಿಯಲ್ಲಿ ಶಾಗಿದಳು

“ಚಹಾ ಗಿಹಾ ಸಿಗುತ್ತದೆಯಾ ಅಮಾ೜್?”

“ಚಹಾನೂ ಸಿಕ್ಕದೆ ಗಿಹಾನೂ ಸಿಕ್ಕದೆ. ಎದ್ದು ಕೂತೋಽ ನೋಡೋಣ. ನೋಡು ಯಾರು ಬಂದಿದಾರೆ...?”

ಸುನಂದಾ ಗಡಬಡಿಸಿ ಎದ್ದಳು. “ಅರೆ” ನೀವು ಬಂದಿದೀರಿ... ಅಮ್ಮೆ ನನ್ನ ಎಬ್ಬಿಸಲೇ ಇಲ್ಲ.”

ಸುನಂದಾಳ ಸಂಕೋಚವನ್ನು ಸಾಂತ್ಪನ್ಗೊಳಿಸಿದಳು ಅವಳು. “ಬಂದು ಬಹಳ ಹೊತ್ತೇನೂ ಆಗಲಿಲ್ಲ. ನೀವು ಗಾಢ ನಿದ್ದೆಯಲ್ಲಿದ್ದಿರಿ...”. ತನ್ನದೇ ವಯಸ್ಸಿನ ಮುಡುಗಿಗೆ ಶಾಪು ಹೇಳಬೇಕೋ ನೀವು ಹೇಳಬೇಕೋ ಗೊತ್ತಾಗಲಿಲ್ಲ. ಅನಂತರ ಅನಿಸಿತು, ಜಿಪಚಾರಿಕತೆ ಸರಿದ ಮೇಲೆ ನೀವು ಎನ್ನಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ.

ಮಂಚದಿಂದ ಕೆಳಗಿಳಿಯುವ ಪ್ರಯತ್ನದಲ್ಲಿ ಸುನಂದಾ ಮಂಚದ ಮೇಲೆಯೇ ಜರುಗಿಕೊಂಡಳು.

“ಬೇಡ...ಬೇಡ ಕೆಳಗಡೆ ಇಳಿಯುವ ಅವಶ್ಯಕತೆಯಿಲ್ಲ. ಮಾತನಾಡಬೇಕಾಗಿದೆ ಅಷ್ಟೇ ಮೇಲೆ ಕೂತುಕೋತೇನೆ...”

“ಇಂದು ನೀವು ಹತ್ತು-ಹನ್ನೊಂದು ಗಂಟೆಯ ಮಧ್ಯೆ ಭೇಟಿಗೆ ಬಿರ್ತೀರಿ ಅಂತ ವಿಮಲಾಬೆನ್ ಹೇಳಿ ಕಳಿಸಿದ್ದರು. ದಾರಿಕಾಯ್ಯಾ ಮಲಗಿದ್ದನಲ್ಲ, ಯಾವಾಗ ನಿದ್ದೆಬಂತೋ ಗೊತ್ತೇ ಆಗಲಿಲ್ಲ.”

ಸುಂದರವಾಗಿದ್ದಳೆ ಸುನಂದಾ. ಮಾತನಾಡುತ್ತಿರುವ ಸುನಂದಾಳನ್ನು ಅವಳು ಗಮನವಿಟ್ಟು ನೋಡಿದಳು.

“ಹಾಂ...ಸರಿ... ಜಯಹಿಂದ್ ನ ಯಶೋದಾಬಾಯಿ ನಿಮಗೆ ಹೇಳಿರಬೇಕಲ್ಲ...!”

“ಹಾಂ... ಹೌದು.”

“ನಿಮ್ಮ ಆರೋಗ್ಯ ಹೇಗಿದೆ?”

ಸುನಂದಾ ಒಂದುಕೊಂಡು ಗೊಂದಲದಲ್ಲಿ ಬಿದ್ದಳು. ಕ್ಷಣಿಕಾಲ ಮೌನವಾಗಿದ್ದಳು.

“ಶರೀರದಿಂದ ಆರೋಗ್ಯವಾಗೇ ಇದೀನಿ ಅಕ್ಕು... ಬಸ್... ಮನಸ್ಸು ಮಾತ್ರ ಬೇಸರ... ನೀರಿನಲ್ಲಿ ಮುಳುಗಿದ ಕಲ್ಲು ಇಡ್ಡ ಹಾಗೆ. ಎಲ್ಲಿ ಯಾವ ಕಡೆಹೋದರೂ ಕೈಗೇನೂ ಹತ್ತೋದೇ ಇಲ್ಲ.” ದೀಘ್ರ ನಿಶ್ಚಯಿಟ್ಟ ಸುನಂದಾಳ ಸ್ವರವಪ್ಪೇ

ಅವಿಗೆ / ೧೨೯

ಆದ್ರ್ವವಾಗಲೀಲ್ಲ, ಬಹುಶಃ ಹಾಸಿಗೆಯ ಮೇಲೆ ಬಿಜ್ಞಿದ ಬದನೆ ಹೂವನ್ನು ಕೆರೆಯುತ್ತಿದ್ದ ಕಣ್ಣಗಳೂ ತುಂಬಿಬಂದವು.

“ಹೇಳು ಪಾಂಡೆ ಮಗಳೇ, ನೀನು ಚಹಾ ಲಘುವಾಗಿ ಕುಡಿತೀಯೋ, ಕಡಕ ಕುಡಿತೀಯೋ?”

“ಈಗಷ್ಟೇ ಚಹಾ ಕುಡಿಯೋದನ್ನೊಂದು ಕಲಿತುಕೊಂಡಿದೇನೆ.” ಸುನಂದಾಳ ಉದಾಸವಾದ ಮನಸ್ಸನ್ನು ಲಕ್ಷಿಸುವಾಗ ‘ಕಡಕ’ ಎಂಬ ಶಬ್ದದ ರಸ ಅನುಭವಕ್ಕೇ ಬರಲಿಲ್ಲ. ಕಡಕ ಅಂದರೆ ಬಹುಶಃ ಅವಳ ಅಧ್ರ್ವ ಹೆಚ್ಚು ಕುದಿಸಿರೋದು ಎಂದು ಆಗಿರಬಹುದು. ಬೇರೆ ಯಾರೋ ‘ಕಡಕ’ ಶಬ್ದವನ್ನು ಬಳಸುತ್ತಿದ್ದರು. ಹಾಂ, ನೇನಪಾಯಿತು. ಅಜ್ಞಿ ಬಳಸುತ್ತಿದ್ದಳು ಆಗಾಗ. ನೀನು ತಿಕ್ಕಿರುವುದು ಬಹಳ ಕಡಕ್ಕಾಗಿದೆ ನಮಿತಾ.

ಸುನಂದಾಳಿಗೆ ಮಂಚದಿಂದ ಇಳಿಯಲೇಬೇಕಾಯಿತು. ಅನಿವಾರ್ಯತೆಯನ್ನು ತಿಳಿಸಿದಳು ಅವಳು ಕಾಗದ ಪತ್ರಗಳನ್ನು ಮುದುಕಿ ತೆಗೆಯುವುದು ತಾಯಿಯಿಂದ ನೇಗುವುದಲ್ಲ.

“ನೊಕರಿಯ ನೇಮಕ ಪತ್ರ ಮುಂತಾದವನ್ನು ಷೈಲ್ ಮಾಡಿ ಇಟ್ಟಿದ್ದೇನೆ. ಷೈಲಿನ ಒಂದು ಪ್ರತಿ ರ್ಯೂರಾಕ್ ಮಾಡಿಸಿಟ್ಟಿದ್ದೇನೆ—ವಿಮಲಾ ಬೇನ್ ಅವರಿಗಾಗಿ.”

ಮಂಚದ ಕೆಳಗೆ ಸರಿಸಿಟ್ಟ ಕವ್ವ ಬ್ಯಾಗನ್ನು ಎಳೆದು ಅದರಿಂದ ಎರಡು ಷೈಲನ್ನು ಹೊರತೆಗೆದಳು.

“ನಿಮಗೆ ಏನು ಅನ್ನಿಸ್ತಿದೆ ಸುನಂದಾ? ನೀವು ಕಾನೂನು ರೀತ್ಯಾ ಹೆರಿಗೆ ಸೌಲಭ್ಯದ ಅಧಿಕಾರಿಣಿ ಅನಿಸ್ತಿದೆಯಾ?”

“ಖಂಡಿತವಾಗಿಯೂ ಅಕ್ಕಾ!”

“ಹೇಗೇ?”

“ನೋಡಿ, ಅಕ್ಕಾ, ಸೌಲಭ್ಯದ ಅನುಕೂಲತೆಯಿರುವುದು ಗಭ್ರವತಿ ಶೀಗೆ ಹಾಗೂ ಅವಳ ಮನುವಿನ ಸಂಬಂಧಪಟ್ಟಿಹಾಗೆ. ಅವಳು ಕುಮಾರಿಯಾದ ತಾಯಿಯೋ, ಮುದುವೆಯಾದ ತಾಯಿಯೋ ಎಂಬ ವಿಶೇಷಣಗಳಿಗಲ್ಲ. ಕುಮಾರಿಯಾದ ತಾಯಿಯೂ ಮುದುವೆಯಾದ ತಾಯಿಯಂತೆಯೇ ಫೋರೆ ಕವ್ವಗಳನ್ನು ಸಹಿಸುವುದಿಲ್ಲವೇ? ಅವಳಿಗೂ ಆರಾಮಿನ ಅಗ್ಕೆ ಇರೋದಿಲ್ಲವಾ! ತಾಯಿಯಾಗುವುದು ಯಾರೊಬ್ಬಳ ಸ್ವಂತದ ವಿಷಯವೇ ಏನಾ ಕಂಪನಿಯ ವಿಷಯ ಹೇಗಾಗುತ್ತದೆ?” ಸುನಂದಾ ಸ್ವರ್ಪರ ಆಕ್ರೋಶದಿಂದ ಕಂಪಿಸಿತು.

“ರಜೂ ಬಗ್ಗೆ ಸೌಲಭ್ಯಗಳ ಬಗ್ಗೆ ನೀವು ಕಂಪನಿಯ ಆಡಳಿತಕ್ಕೆ ವಿನಂತಿ ಪತ್ರವನ್ನು ಹೊಟ್ಟಿದ್ದಿರಾ!...”

“ಮೊದಲು ನನಗೆ ಇದರ ಬಗೆಗೆ ಮಾಹಿತಿ ಇರಲಿಲ್ಲ. ಗಭ್ರ ಧರಿಸಿದ್ದೇ

೧೨೦ / ಆವಿಗೆ

ಸಂಕೋಚಕ್ಕೆ ಕಾರಣವಾಗಿತ್ತು”

“ಗೊತ್ತಾದ ಅನಂತರ?”

“ಸಾಹಸ ಒಟ್ಟುಗೂಡಿಸಿಕೊಂಡೆ ಅಕ್ಕಾ! ಸ್ವಯಂ ಗಭರವತಿಯಾದ ಸಂದರ್ಭದಲ್ಲಿ ಒಂದು ಪ್ರಾರ್ಥನಾಪತ್ರವನ್ನು ಸಿದ್ಧಪಡಿಸಿ ಏಳನೇ ತಿಂಗಳು ತುಂಬುತ್ತಲೇ ಪರಸ್ರನಲ್ ಡಿಪಾರ್ಟ್‌ಮೆಂಟಿಗೆ ಕೆಳಿಸಿಕೊಟ್ಟೇ ನಾನು. ಅಮೃತಿನ್ಗಾ ಗೊತ್ತಿರಲ್ಲಿ..”

“ಪತ್ರದ ನಕಲು ಇದೆಯಾ?”

“ಎರಡೂ ಹೈಲುಗಳಲ್ಲಿ ಇವೆ.”

“ನಿನು ಬರೆದಿದ್ದಿರಿ... ನಾನು ಸ್ವಯಂ ಅದನ್ನು ನೋಡ್ದೇನೆ.”

“ನಂತರ ಓದುವಿರಂತೆ.... ಹೆರಿಗೆಯ ಸೌಲಭ್ಯಕ್ಕಾಗಿ ನಾನು ಬರೆದದ್ದು. ಅದನ್ನು ಸೂಚಿಸಿ ಮತ್ತೊಂದನ್ನು ಕೆಳಿಸಿಕೊಡಲು ನನ್ನಿಂದ ಆಗಲಿಲ್ಲ. ಏಳನೇ ತಿಂಗಳು ಮುಗಿದ ಮೇಲೆ ಕೆಳಿಸೋಣ ಅಂದುಕೊಂಡಿದ್ದೆ. ಆದರೆ ಸಮಯಕ್ಕೆ ಮುಂಚೆಯೇ ಹೆರಿಗೆಯಾಯಲ್ಲ. ಹಾಗಾಗಿ ಅವಕಾಶ ಆಗಲಿಲ್ಲ. ಈಗ ಒಂದೂವರೆ ತಿಂಗಳ ಮುಂಚೆ ಕ್ಯೆಯಲ್ಲಿ ಬರೆದ ಒಂದು ಪ್ರಾರ್ಥನಾಪತ್ರವನ್ನು ನನ್ನ ಗೆಳತಿ ಸುನೀತಾಳ ಕ್ಯೆಯಲ್ಲಿ ಕೊಟ್ಟು ಪರಸ್ರನಲ್ ಡಿಪಾರ್ಟ್‌ಮೆಂಟಿಗೆ ಕೆಳಿಸಿಕೊಟ್ಟಿದ್ದೆ-ಹನ್ನೆರಡು ವಾರಗಳ ರಜಾ ಮತ್ತು ಇತರ ಸೌಲಭ್ಯಗಳನ್ನು ಬೇಡಿ. ಅದಕ್ಕೆ ಉತ್ತರವಾಗಿ ಕಂಪನಿಯವರು ತಕ್ಕಣ ಕೆಲಸದ ಮೇಲೆ ಹಾಜರ್ ಆಗುವಂತೆ ಒಂದು ನೋಟೀಸು ಜಾರಿ ಮಾಡಿದರು. ‘ನೀವು ಕುಮಾರಿಯಿದ್ದೀರಿ. ನಿಮಗೆ ಕಾನೂನು ರೀತ್ಯಾ ಹೆರಿಗೆ ಸೌಲಭ್ಯದ ಅಧಿಕಾರವಿಲ್ಲ ಎಂದು ಬರೆದಿದ್ದರು.’”

ಸುನಂದಾ ನಿಟ್ಟಿಸಿರು ಬಿಟ್ಟು ಹೇಳಿದಳು.

“ನಾನು ತಕ್ಕಣ ವಿಮಲಾಬೇನ್ ಅವರ ಸಹಾಯಬೇಡಿ ಸುನೀತಾಳನ್ನು ಕೆಳಿಸಿಕೊಟ್ಟೇ ಮೂರು ವರ್ಷಗಳಾದವು ನಾನು ‘ಮೇ ಶ್ರೀ ಬೇಕರ್’ ನಲ್ಲಿ ಕೆಲಸ ಮಾಡ್ತಾ. ನನ್ನ ಮಗುವಿಗಾಗಿ ಭವಿಷ್ಯದಲ್ಲಿ ನನಗೆ ಕ್ರಿಚ್ ಸೌಲಭ್ಯ ಬೇಕು. ಈ ಎಲ್ಲ ಸೌಲಭ್ಯಗಳು ಕಂಪನಿಯ ಇತರ ಎಲ್ಲ ತಾಯಂದಿರಾದ ಕೆಲಸಗಾರರಿಗೆ ಲಭ್ಯವಿದೆ.”

“ಅಲ್ಲದೆ ನಾನು ಸಾವಳಂಬಿಯಾಗಿದೇನೆ..ಅಕ್ಕಾ! ನನ್ನ ಮಗುವಿನ ಪಾಲನೆ-ಪೋಷಣೆಯನ್ನು ಸ್ವಯಂ ಮಾಡಬಲ್ಲ. ನನ್ನ ಮಾತೃತ್ವವು ಮದುವೆಯ ಅಲ್ಲ ಪ್ರಮಾಣಪತ್ರವನ್ನು ನಿರೀಕ್ಷಿಸುವುದಿಲ್ಲ. ತೊಂದರೆ ಇರೋದು ಇಷ್ಟೇ. ಅಮೃತನನ್ನು ಮಗಳನ್ನು ನೋಡಿಕೊಳ್ಳಬೋ ತಾನು ಕೆಲಸಕ್ಕೆ ಹೋಗ್ತಾಬೋ. ಕಂಪನಿಯಿಂದ ಸೌಲಭ್ಯ ಸಿಕ್ಕ ಕೂಡಲೇ ನನ್ನ ಮಗುವನ್ನು ನಾನು ನಿಶ್ಚಿಂತವಾಗಿ ನನ್ನ ಸಂಗಡ ತೆಗೆದುಕೊಂಡು ಹೋಗಬಹುದು.”

ಉಕ್ಕಾತಿದ್ದ ಆವೇಶವನ್ನು ನುಂಗುತ್ತಿದ್ದ ಸುನಂದಾಳ ಕ್ಯೆ ಒಮ್ಮೆಲೇ ಕಂಪಿಸಿತು. ಚಹಾದ ಕಪ್ಪು ಅಲುಗಾಡಿ ಚಲ್ಲದೆ ಉಳಿಯಿತು. ತನ್ನ ಕಪ್ಪನ್ನು ಸೂಳಿನ ಮೇಲೆ ತಕ್ಕಣ ಸರಿಸಿ ನಮಿತಾ ಅವಳ ಬಳಿ ಒಂದು ನಿಂತುಕೊಂಡಳು. ಅವಳ ವಿಚಲಿತ ಮನಸ್ಸಿತಿಯನ್ನು

ಹೇಗೆ ಧ್ಯೇಯ ಹೇಳಿ ಸಂಬಾಳಿಸಬೇಕೋ ತಿಳಿಯಲ್ಲ.

ಇಷ್ಟೇ ಮಾಡಿದಳು, ತನ್ನತನ ತುಂಬಿದ ಕೈಯಿಂದ ಅವಳ ಬೆನ್ನು ಸವರಿದಳು. ಸುನಂದಾಳ ದೃಢತೆಯ ಬಗ್ಗೆ ಅವಳಿಗೆ ಅಚ್ಚರಿಯಾಯಿತು.

ಸುನಂದಾ ಅವಳಿಗೆ ಹಸಿ ತೆಂಗಿನಕಾಯಿಯ ಹೊರಗಣ ಗಟ್ಟಿ ಕವಚದ ಒಳಗಿನ ಕಾಣದ ಅಶ್ವಸಂಗ್ರಹದಂತೆ ಕಾಳಿಸಿದಳು. ಹೀರು ಕಾಗದದ ಹಾಗೆ ಅವಳ ಅಂತರಂಗದ ಒಳಗಣ ಸಮಸ್ತ ಸಂಚಲನವನ್ನೂ ಹೀರಿ ತೆಗೆಯುವಂತಹ ಶಬ್ದಕ್ಕಾಗಿ ತಡಕಾಡಿದಳು! ಆದರೆ ಶಬ್ದಗಳ ಆವಶ್ಯಕತೆ ಬಿದ್ದಾಗೆಲ್ಲ, ಅವು ನಿರ್ದಯವಾಗಿ ಅಡಗಿಕೊಂಡು ಆಟವಾಡಿ ಮೋಸಗೊಳಿಸುವ ಕಷ್ಟ ಅವಳಿಗೆ ಅಪರಿಚಿತವೇನೂ ಆಗಿರಲಿಲ್ಲ. ಆಗೆಲ್ಲ ದಣಿದ್ದು ಅವಳು ಮೌನವನ್ನು ಆಶ್ರಯಿಸುತ್ತಿದ್ದಳು. ಬೇಸರ ಚುಚ್ಚತದೆ. ಮಾತುಗಳಿಗೇನಾಗಿವೇ? ಶಬ್ದಗಳು ಅವಳನ್ನೇ ತಿರಸ್ಕರಿಸುವುದು ಯಾಕೆ? ಆವಶ್ಯಕತೆಗಿಂತ ಹೆಚ್ಚು ಸಂವೇದನೆಯ ಅಭಿವೃತ್ತಿಯನ್ನು ಅವಳಿಂದಾದರೂ ಶಬ್ದಗಳಿಂದ ಅಪೇಕ್ಷಿಸಿದ್ದಾಳೆಯೇ? ಭಾವನೆಗಳ ಸೂಕ್ಷ್ಮತೆಗಳನ್ನು ಹಿಡಿದುಕೊಡಲು ತನ್ನಿಂದ ಯಾಕೆ ಸಾಧ್ಯ ಆಗುತ್ತಿಲ್ಲ?

“ನಿಮ್ಮೊಡನೆ ನಡೆದ ಈ ಘಟನೆ ವಿದಂಬನಾ ಪೂರ್ಣವಾದದ್ದು. ಯಾದವ ಅವರು ಎಲ್ಲವನ್ನೂ ಹೇಳಿದರು. ಒಂದು ಪ್ರಶ್ನೆ ಮಿದುಳನ್ನು ಆಗಿನಿಂದ ಹೊರೆಯುತ್ತಿದೆ— ಸುಹೈಲನನ್ನು ನೀವು ಪ್ರೀತಿಸುತ್ತಿದ್ದಿರಿ, ಇಸ್ಲಾಮನ್ನು ಒಪ್ಪಿಕೊಳ್ಳುವುದರಲ್ಲಿ ಏನು ತೋಂದರೆಯಿತ್ತು?”

ಅವರಿಬ್ಬರ ನಡುವಳಿ ಮೌನವು, ಬಹಳ ಹೊತ್ತಿನವರೆಗೆ ಕುದಿದ ನಂತರ ಸ್ತಬ್ಧವಾದ ಹಾಲಿನಹಾಗೆ ಒಳಗುದಿಯಾಗಿ ಉಳಿದಿತ್ತು. ಸ್ಥಯಂ ತನ್ನದೇ ಸತ್ಯವನ್ನು ಮಾಡುಕುವುದು, ಅದರೊಡನೆ ಮುಖಿಂದಿಯಾಗುವುದು ಎಷ್ಟು ಕಷ್ಟವೆಂಬುದು, ಮತ್ತು ಅದನ್ನು ಎಲ್ಲರ ಎದುರು ಒಟ್ಟಿಕೊಳ್ಳುವುದು ಎಷ್ಟು ದುಸ್ಸಾಧ್ಯವೆಂಬುದು ಅವಳಿಗೆ ಸ್ವತಃ ಗೊತ್ತಿದೆ. ಯಾಕೆಂದರೆ ನಮ್ಮ ಅಂಗಗಳನ್ನು ಬೇರೆ ಯಾರೋ ನಿರ್ವಸ್ತಗೊಳಿಸುವುದಿಲ್ಲ, ನಮಗೆ ನಾವೇ ಮಾಡಿಕೊಳ್ಳೇವೆ. ನಮ್ಮದೇ ಕೈಯಾಗಿದ್ದರೂ, ಅವಮಾನದ ಭಾವನೆ ಆಗಲೂ ಕಡಿಮೆಯಾಗುವುದಿಲ್ಲ.

ತುಂಬ ಹೊತ್ತಿನವರೆಗೆ ಸುನಂದಾ ಅಡುಗೆಯ ಮೇಜನ್ನೇ ನೋಡುತ್ತಿದ್ದಳು— ಏನೋ ಉತ್ತರದ ಮೂಲವನ್ನು ಮಾಡುಕುವ ಹಾಗೆ! ಅವಳ ಈ ರೀತಿಯ ಮಾಡುಕಾಟದಲ್ಲಿ ಮುಳುಗಿದ ಅವಳ ತಲ್ಲಿನತೆಯನ್ನು ಮತ್ತೊಂದು ಬಾರಿ ಕೆದಕುವ-ಭಂಗಪಡಿಸುವ ಆವಶ್ಯಕತೆಯಿಲ್ಲವೇನ್ನಿಸಿತು ನಮಿತಾಳಿಗೆ.

“ಇಲ್ಲಿರುವ ಪ್ರಶ್ನೆಯೇನೂಂದರೆ ಅಕ್ಕು, ನಾನು ಬೇರೆಯವರ ಸುಖಿ—ಸಂಪೂರ್ಣಕ್ಕಾಗಿ ನನ್ನ ನಿಜವನ್ನು ಹಿಚುಕುವುದು, ತನ್ನ ‘ಸ್ವ’ದ ರಕ್ಷಣೆಗಾಗಿ ಅದು ಚಿಗುರಿ ದೇವ ಧರಿಸಲು ಕೊಡಬೇಕು, ಅವನಿಗೆ ಒಂದು ಸಂಪೂರ್ಣ ಶರೀರವನ್ನು ಗ್ರಹಣ ಮಾಡಲು ಬಿಡುವುದು... ಸುಹೈಲ ಪ್ರೀತಿಸುವಾಗ ಯಾವ ಶರ್ತತನ್ನೂ ಹಾಕಲಿಲ್ಲ.

೧೨೨ / ಆವಿಗೆ

ಮಹಿಳೆಯಾಗುವುದಾದರೆ ಅವನೊಂದಿಗಲ್ಲ, ಇಸ್ಲಾಮ್‌ನೊಡನೆ ಆಗಬೇಕಾ... ಅಥವಾ ಹಿಂದುತ್ತದೊಡನೆ ಆಗಬೇಕಾ?”

“ಸ್ವಷ್ಟವಾಗಿ ಹೇಳಿದ್ದೆ ಅವನಿಗೆ ನಾನು ಅಷ್ಟನನ್ನು ಒಪ್ಪಿಸುತ್ತೇನೆ. ನಾವಿಭರೂ ಕೋಟಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗೋಣ! ಎರಡೂ ಕಡೆಯ ಆಡಂಬರಗಳಿಂದ ಮುಕ್ತವಾಗಿ! ಒಪ್ಪಲಿಲ್ಲ. ಯಾವ ಶರತ್ತು ಮೊದಲು ಶರತ್ತಾಗಿರಲಿಲ್ಲ, ನಂತರಯಾಕೆ ಶರತ್ತಾಗಬೇಕು? ಒಪ್ಪಂದಕ್ಕೆ ನಾನೂ ರಾಜೀಯಾಗಲಿಲ್ಲ. ನನಗೆ ಅನಿಸುತ್ತದೆ ಅಕ್ಕಾ, ಒಪ್ಪಂದಗಳಿಗೆ ‘ಆದ’ ಇದೆಯೇ ಹೊರತು ‘ಅಂತ್ಯ’ ಇರುವುದಿಲ್ಲ.”

ಅಕ್ಕಾತ್ತಾಗಿ ಕೊಸರಾಡುತ್ತಿರುವ ಮಗುವಿನತ್ತು ಅವಳ ಗಮನ ಹರಿಯಿತು. ಅಭಿಪ್ರಾಯ ತಿಳಿಯಲ್ಲಂಬಂತೆ ಅವಳು ಕಿಶೋರಿ ಬಾಯಿಯ ಕಡೆ ನೋಡಿದಳು. ನಂತರ ಮಗುವಿನ ಕಾಲು ಹಿಡಿದು ಮೇಲೆತ್ತಿ ಅದರ ಕೆಳಗೆ ಹುಡುಕಿದಳು.

ಪರಾತದಲ್ಲಿ ಎಲೆಕ್ಟೋನು ಕತ್ತರಿಸಿ ಹಾಕುವುದರಲ್ಲಿ ಮಗ್ನಾದ ಕಿಶೋರಿಬಾಯಿ ಕತ್ತು ಮೇಲೆತ್ತಿ ಅವಳಿಗೆ ಆಸ್ತಾಸನೆ ನೋಡಿದಳು.

“ಮಾಡಿದ ನಂತರವೇ ಮಲಗಿದಾಳಿ. ಇಷ್ಟು ಬೇಗ ಮೂತ್ತ ಮಾಡುವುದಿಲ್ಲ. ಸೋಳೆ ಮುಚ್ಚಳ ಮುಚ್ಚಿದು. ನೋಣಗಳು ತೊಂದರೆ ಹೊಡುತ್ತವೆ.

ಮಲಗಿದ ಮಗುವಿನ ಮೇಲೆ ಮುಚ್ಚಳ ಮುಚ್ಚಿದ ಸುನಂದಾ ನಿಶ್ಚಿಂತಳಾಗಿ ಅವಳ ಕಣ್ಣಿಗಳಲ್ಲಿ ನೋಡಿದಳು. ಕಣ್ಣಿಗಳು ಅವಶ್ಯಕತೆಗಿಂತ ಹಚ್ಚಿಗೆ ಆದ್ರಾವಾಗಿವೆ. ಚಿತ್ರಕೂಟದ ನಾವೆಯ ಹಾಗೆ. ತಳಕ್ಕೂಂತ ಆಳ.

“ವಿಮಲಾಬೇನ್‌ರೊಂದಿಗೆ ಪ್ರತ್ಯೇಕ ಭೇಟಿಯಾಗಲು ನಾನು ಉತ್ಸರ್ಕಳಾಗಿದ್ದೇನೆ. ಬಹುಶಃ ಒಂದರೆಡು ದಿನಗಳಲ್ಲಿ ಜ್ಞರ ಇಳಿದರೆ ಅವರನ್ನು ಭೇಟಿಯಾಗುವ ಪ್ರಯತ್ನ ಮಾಡುತ್ತೇನೆ. ಅವರಿಗೆ ಹೇಳಿ ಅಕ್ಕಾ, ಕುಮಾರಿ ತಾಯಿಯ ಹೆರಿಗೆಯ ಹಕ್ಕಿನ ಬಗ್ಗೆ ಹೋರಾಡುವ ಮುನ್ನ ಅವರು ಸಾಂಪ್ರದಾಯಿಕ ಉನಾಡವನ್ನು ನಾಶಗೊಳಿಸಲು ಹೋರಾಟಮಾಡಲಿ, ಇಲ್ಲವಾದರೆ ಎಲ್ಲವೂ ಮುಗಿದುಹೋಗುತ್ತದೆ. ಖೋಲಿ ಖೋಲಿಯ ಒಳಗಡೆ ನುಗ್ಗಿ ಹಿಂದೂ ಮುಸಲಾನ್ ಹಂಗಸರನ್ನು ಜಾಗೃತಗೊಳಿಸಬೇಕು. ತಮ್ಮ ಮನೆಯ ಉನಾಡಕಾರಿ ಗಂಡಸರ ಕೈಯಿಂದ ಅವರ ಜೂರಿಗಳನ್ನು ಕಸಿದುಕೊಳ್ಳಲಿ. ಅವರ ಸಂದಿಗ್ಗ ರೀತಿಗಳಿಗೆ ಎಚ್ಚರಿಕೆ ಕೊಡಲಿ. ಅವರೇನಾದರೂ ಉನಾಡದಿಂದ ಉರಿದೇಳುವ ಸಂದರ್ಭಗಳಲ್ಲಿ ಪಾಲುಗೊಂಡರೆ, ಎಚ್ಚರಿವಿರಲಿ-ತಮ್ಮ ಮನೆ ಹುಟುಂಬ ಎಲ್ಲವನ್ನೂ ತೈಜಿಸಿ ಮುಕ್ಕಳ ಸಮೀತ ಆತ್ಮದಾನ ಮಾಡಿಕೊಳ್ಳುತ್ತೇವೆ. ಆತ್ಮದಾನದ ಬೆದರಿಕೆಯನ್ನು ಬರಿಯ ಬೂಟಾಟಕೆಯ ಬೆದರಿಕೆ ಎಂದು ಭಾವಿಸದಿರಲಿ. ಹಂಗಸರ ನಿಶ್ಚಯ ಮತ್ತು ಅವರ ಎಣೆಯಿಲ್ಲದ ಶಕ್ತಿಯ ಅಂದಾಜು ಅವರಿಗಿಲ್ಲ.”

ಚಾಳಿನ ಒಳಗೆ ಬೆಳೆದು ದೊಡ್ಡವಳಾದ ಹುಡುಗಿಯ ಅಂತಶ್ಯೇತನ ಇಮ್ಮೋಂದು ಪ್ರವಿರವಾಗಿದೆಯಾ? ಸುನಂದಾಳ ಎದುರು ತಾನು ಎಷ್ಟು ಹಬ್ಬಿ ಎಂದು ಅವಳಿಗನಿಸಿತು.

ಅವಿಗೆ / ಗಿರಿ

“ಧರ್ಮ ಪರಿವರ್ತನೆಗೆ ನೀನು ಗಪೊಚುಪ್ಪು ರಾಜೆ ಆಗಿದ್ದರೆ ಬಹುಶಃ ದೇಹದ ಈ ಬೆಂಕೆ ಇಷ್ಟೊಂದು ಉಗ್ರ ಆಗ್ನಿರಲ್ಲವೇನೋ ಎಂದು ನಿನಗೆ ಅನಿಸುವುದಿಲ್ಲವಾ?...”

ಸುನಂದಾ ಅವಳಿಗೆ ಮಾತನ್ನು ಮುಗಿಸಲು ಕೊಡಲಿಲ್ಲ.

“ತಪ್ಪ ಯೋಚನೆ ಮಾಡಿದೀರಿ ಅಕ್ಕಾ! ಧರ್ಮಾಂಥರಿಗೆ ನಾನು ಒಂದು ನೇವ ಮಾತ್ರ. ನಾನು ನೇವವಾಗಿರದಿದ್ದರೆ ನಾಳೆ ಅವರು ಬೇರಾವುದೋ ನೇವವನ್ನು ಹುಡುಕಿಕೊಳ್ಳುತ್ತಾರೆ. ಕಟ್ಟಿಕೊಳ್ಳುತ್ತಾರೆ. ಕಟ್ಟಿಕೊಂಡು ಅದರಲ್ಲಿ ಎಣ್ಣೆಯ ಪೀಠಾಯಿ ಸುರಿಯುತ್ತಾರೆ. ಅಕ್ಕಾ, ಅವರ ಮಣಿಕಟ್ಟನ್ನು ಶಕ್ತಿಪೂರ್ವಕ- ಹಿಡಿಯಬೇಕಾದ, ಅವರು ಕ್ಯೆ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಕಡ್ಡಿಯನ್ನು ಹೊತ್ತಿಸಲು ಸಾಧ್ಯವಾಗಬಾರದು. ಮತ್ತು ಈ ಕೆಲಸವನ್ನು ಈ ಬೇರಾರೂ ಅಲ್ಲ ಸ್ತ್ರೀಯರು ಮಾತ್ರ ಮಾಡಬಿಲ್ಲರು!”

ಆಗ ಮುಂಚಾಚಿದ ಬಾಗಿಲ ಕೊಂಡಿಯನ್ನು ಯಾರೋ ಬಡಿದರು. ಚಿಲಕದ ಸದ್ಗುಂಪಾಂದಿಗೆ ಯಾವುದೋ ಬಾಲಕನು ಬಾಗಿಲ ಒಳಗೆ ಬರುತ್ತ ಹೇಳಿದ-

“ಇಕ್ಕೆಮ್ಮುಕ್ಕೆ, ನಾನು ರಮೇಶ ಬಂದಿದೇನೆ. ಅಪ್ಪಾಜಿ ಹೇಳಿದ್ದರು-ಸಂಘದಿಂದ ಮೇವ್ಯಾ ಸಾಬಿ ಬಂದಿದಾರೆ. ಅವರನ್ನು ಎಮೀಸ್ ದಾಟಿಸಿ ಬರಬೇಕು ಅಂತ.”

ಕತ್ತರಿಸಿದ ಎಲೆಕ್ಕೋಸನ್ನು ತಂಂಬಿದ ಪರಾತವನ್ನು ಎತ್ತಿ ಕಿಶೋರಿಬಾಯಿ ಗ್ರಾಸ್‌ನ ಮೇಜಿನ ಮೇಲೆ ಇಟ್ಟಳು. ನಂತರ ಬಾಗಿಲು ತರೆಯಲು ಚೌಕಟ್ಟಿನ ಕಡೆ ಮುಂದುವರಿದಳು.

“ದುವಾಸನೆ ಬರ್ತಾ ಇದೆ ನಿನ್ನಿಂದ, ರಮೇಶಾ, ಸ್ವಾನ-ತೊಳೆಯೋದು ಇಲ್ಲವೇನು? ತಗಳಿ ಹಾಗೆ ಕೊಳೆತ ವಾಸನೆ ಬರ್ತಾ ಇದೆ-ಕೊಳಕಾ!”

ಅವನನ್ನು ನೋಡುತ್ತಲೇ ಅವಳು ಕಾಗದ ಪತ್ರಗಳನ್ನು ಮುಚ್ಚಿಟ್ಟು ಎದ್ದು ನಿಂತಳು.

“ಸಮಯ ಎಷ್ಟಾಗಿರಬಹುದು ಸುನಂದಾ?” ಅವಳಿಗೆ ಪವಾರನ ಒತ್ತಾಯ ನೆನಪಿಗೆ ಬಂತು. ತನ್ನ ಚಿಕ್ಕ ವಾಚಿನ ಸಡಿಲವಾದ ಕೀಲಿಯನ್ನು ಗಡಿಯಾರ ದುರಸ್ತಿ ಮಾಡುವವನಿಂದ ಸರಿಮಾಡಿಸಬೇಕಾಗಿದೆ. ಯಾವಾಗಿನಿಂದ ಯೋಚಿಸುತ್ತಿದ್ದಾಳೆ. ಎಷ್ಟೊಂದು ತೊಂದರೆಯಾಗುತ್ತದೆ.

ಬೀರುವಿನ ಬಾಗಿಲು ತರೆದು ತನ್ನ ಪಸಿಫಿಕ್‌ನಿಂದ ಹೊಳೆಯುವ ಗಡಿಯಾರವನ್ನು ಹೊರತೆಗೆದು ಸುನಂದಾ ನೋಡಿದಳು.

“ಒಂದೂಕಾಲು ಗಂಟೆ ಆಗುತ್ತಿದೆ ಅಕ್ಕಾ! ಎಲ್ಲಿಗಾದರೂ ಹೋಗಬೇಕಾಗಿದೆಯಾ ನಿಮಗೆ?”

ಅವಳು ಯಾಕೋ ಸತ್ಯ ಹೇಳಲು ಸ್ವಲ್ಪ ಹಿಂಜರಿದಳು. ನಂತರ ಅನಿಸಿತು-ಸುನಾಂದಾಳೊಡನೆ ಸತ್ಯವನ್ನೇ ಹೇಳಬೇಕು. ಬಾಯಿಂದ ನಿಜ ಹೊರಬಿತ್ತು.

“ಡಾಕ್‌ಯಾಡ್‌ ಕಾಲೋನಿಯ ಎದುರು ಯಾವುದೋ ಕರಸನ್ ಕಂಪನಿ ಇದೆಯಲ್ಲ!”

೧೬೪ / ಆವಿಗೆ

“ಹಾಂ...ಇದೆ.”

“ಎರಡು ಗಂಟೆಗೆ ಅಲ್ಲಿ ಭೇಟಿಯಾಗುವುದಾಗಿ ಪವಾರ್ ಹೇಳಿದಾರೆ.”

“ಹೆಚ್ಚಿಗೆ ದೂರವೇನೂ ಇಲ್ಲ. ಪ್ರತಾಪನಗರದ ಹಿಂದಿನ ಕಾಲುವೆ ದಾಟಿದರೆ ಅಡವಿ ಮಧ್ಯದಿಂದ ಒಂದು ಶಾಟ್‌ಕಟ್ಟೊ ಇದೆ.

ಹತ್ತು ನಿಮಿಷದಲ್ಲಿ ನೀವು ಕರಸನ್ ತಲುಪುತ್ತೀರಿ.”

“ಅಡವಿಯ ಮೂಲಕ?”

“ಶಗೆಲ್ಲ ಉಲ್ಲಾಸಿದ ಅಕ್ಕಾ! ಜನರಿಗೆ ಅಪಾಯ ಇರುವುದು ಅಡವಿಯಿಂದಲ್ಲ, ವಸತಿಗಳಲ್ಲಿಯೇ ಭಯ ಹೆಚ್ಚು” ಇಬ್ಬರೂ ಒಮ್ಮೆಲೇ ನಕ್ಕರು.

ನಗು ನಿಲ್ಲುತ್ತಲೇ ಅವಳು ಕರಸನ್‌ಗೆ ಹತ್ತು ನಿಮಿಷ ಮುಂಚೆಯೇ ಹೋಗುವುದು ಒಳ್ಳೆಯದೆಂದು ಭಾವಿಸಿದಳು. ಸುನಂದಾಳಿಗೆ ಅವಳು ಆಗ್ರಹ ಮಾಡಿದಳು—“ನನಗೆ ಹೋಗಲುಬಿಡಿ. ಮತ್ತೆ ರಮೇಶನಿಗೆ ಹೇಳಿ ನನ್ನನ್ನು ಎಲ್ಲಿಬಿಡಬೇಕು ಅಂತ.”

“ಕೂಡೊಳ್ಳಿ ಅಕ್ಕಾ, ಹೋಗುವಿರಂತೆ, ನಿಮ್ಮನ್ನು ಕಳಿಸಿಕೊಡೋಣ. ಹತ್ತು ನಿಮಿಷ ಮುಂಚೆಯೇ ತಲುಪಿಸೋಣ. ರಮೇಶ್ ನಿಮ್ಮನ್ನು ಕರಸನ್ ಗೇಟ್‌ವರೆಗೆ ತಲುಪಿಸಿ ಬರುತ್ತಾನೆ.”

ಅವಳು ಅನುಮಾನ ಪಡುತ್ತ ನಿಂತಿರುವುದನ್ನು ಕಂಡು ಸುನಂದಾ ಬಲವಂತವಾಗಿ ಕುಚೀಯ ಮೇಲೆ ಕುಳಿರಿಸಿದಳು. ಕಿಶೋರಿ ಬಾಯಿ ಕೊಡ ವಿನಂತಿ ಮಾಡಿಕೊಂಡಳು.

“ತರಕಾರಿ ಬೇಯಿಸಿದ್ದೇನೆ. ರೊಟ್ಟೆ ತಯಾರು ಮಾಡಲು ಎರಡು ನಿಮಿಷ ಸಾಕು. ಒಮ್ಮೆ ಸುದಾಮನ ಮನೆಯಲ್ಲಿ ಉಂಟಮಾಡಿ ನೋಡು....”

ಚಹಾದ ಜೊತೆ ಬಟ್ಟಲಿನಲ್ಲಿ ಇಟ್ಟ ಮಿಥಾಯಿ ಹೇಗಿತೋ ಹಾಗೇ ಇರುವುದನ್ನು ನೋಡಿ ಅವಳು ಬೇಸರಪಟ್ಟುಕೊಂಡಳು.

“ನಾನು ನಿಮಿಷಬ್ರಾಹ್ಮ ಅಕ್ಕತಂಗಿಯರನ್ನು ಮಾತಿಗೆ ಬಿಟ್ಟು ಕೆಲಸಕ್ಕೆ ಹೋದೆ. ಸುನಂದಾಳಿಗೂ ಬುದ್ದಿ ಬೇಡವಾ? ಅಕ್ಕನಿಗೆ ಏನಾದರೂ ತಿನ್ನಸರ್ಬೇಕು ಅಂತ...”

ಸುನಂದಾ ಬಟ್ಟಲು ಎತ್ತಿ ಅವಳ ಕಡೆ ಹಿಡಿದಳು.

“ಶಗ ನನ್ನ ಮಯಾದ ಉಳಿಸಲಾದರೂ ಗುಲಾಬಜಾಮೂನ ಎತ್ತಿಕೊಳ್ಳಿ ಅಕ್ಕಾ! ಇಲ್ಲವಾದರೆ ನನ್ನ ಅಮೃತ ವಿಚಾರ ನಿಮಗೆ ತಿಳಿಯದು. ನೀವು ಬಾಗಿಲು ದಾಟಿ ಹೊರಗೆ ಹೋಗುತ್ತಲೇ ನನ್ನನ್ನು ತೊಳೆದುಬಿಡ್ತಾಳೆ!”

ಅವಳು ಗುಲಾಬ ಜಾಮೂನ ತೆಗೆದುಕೊಂಡಳು. ಅವಳು ತೆಗೆದುಕೊಳ್ಳುತ್ತಲೇ ರಮೇಶನ ಕಡೆ ಹಿಡಿದಳು.

“ಉಂಟ ನಾನೂ ಮಾಡೇನೇ ಚಿಕ್ಕಮ್ಮೆ” ಗುಲಾಬಜಾಮೂನ ಎತ್ತಿಕೊಳ್ಳುತ್ತ ಅಧಿಕಾರವಾಣಿಯಿಂದ ಫೋಷಿಸಿದ ರಮೇಶ.

“ಉಂಟ ಮಾಡ್ತಿರು?” ಕಿಶೋರಿಬಾಯಿ ಒಗ್ಗರಣ ಸೌಟಿಗೆ ಬೆಳ್ಳುತ್ತಿ—

ಮೆಣಸಿನಕಾಯಿ ತುಂಡುಗಳನ್ನು ಹಾಕಿದಳು.

“ಹಂ... ಉಟ ಮಾಡ್ತೇನಲ್ಲ..”

“ಹಾಗಾದರೆ ಹೋಗು, ಹೋಗಿ ಹೊರಗಡೆ ನೀರಿನ ತ್ರಪ್ತ ತುಂಬಿ ಇಟ್ಟಿದೆಯಲ್ಲ, ಅಲ್ಲಿ ಗೂಡಿನಲ್ಲಿ ಇಟ್ಟಿರುವ ಸಾಬೂನು ತೆಗೆದುಕೊಂಡು ಹೋಗಿ ಬೇಗ ಸ್ವಾನ್ ಮಾಡು. ಒರೆಸೋ ವಸ್ತು ಅಲ್ಲೇ ತೂಗಾಡಿರಬಹುದು. ನಿನ್ನ ದೇಹ ಹಾಗೂ ಅದಕ್ಕೆ ಅಂಟಿಕೊಂಡ ಕೊಳೆಯ ಶೋಕ ಒಂದೇ ಇರಬಹುದು. ಯಾಕೋ, ಸ್ವಾನ್ ಮಾಡೋದಿಲ್ಲ ನೀನು?” ಅವನ ಮೈಗೆ ಅಂಟಿಕೊಂಡ ಕೊಳೆಯ ಬಗ್ಗೆ ಅವಳಿಗೆ ಸಿಟ್ಟೇರಿತು.

“ಅಮಾಜ್ಜಿ, ನೀರನ್ನು ಕಾಯಿಸಿ ಕೊಡೋದಿಲ್ಲ ಬಿಕ್ಕುಮ್ಮೆ.”

“ಶ್ರೀಗೇನು ಅಂಥ ಹಿಮ ಬೀಳ್ತಾ ಇದೆಯೇನೋ, ಬಿಸಿನೀರಿಲ್ಲದೆ ನೀನು ಅಷ್ಟೊಂದು ಹೆದರೋದಕ್ಕಿ! ಹೋಗು ಸ್ವಾನ್ ಮಾಡು. ಮತ್ತೆ ಕೇಳಿಲ್ಲ. ಉಜ್ಜ್ವಲ ಬ್ರಹ್ಮನ್ನು ಅಲ್ಲೇ ಇಡಲಾಗಿದೆ. ಕಾಲಿನಲ್ಲಿ ರವೆಯಂತೆ ಕೊಳೆ ಉಳಿದರೂ ನಿನ್ನ ಕಿವಿ ಕಿತ್ತು ಅಂಗ್ರೇಯಲ್ಲಿಡ್ಡೇನೆ...”

ರಮೇಶ ಖೀಂ... ಖೀಂ ಗುಡುತ್ತ ಹೊರಜಗುಲಿಗೆ ಸ್ವಾನಕ್ಕೆ ಹೋದ.

ಗುಲಾಬ ಜಾಮೂನಿನ ರಸವನ್ನು ಬೆರಳಿನಿಂದ ನೆಕ್ಕುತ್ತ ಅವಳು ಒಮ್ಮೆಲೇ ಸುನಂದಾಳಿಗೆ ಪ್ರಶ್ನಿಸಿದಳು.

“ತಂದೆಯವರು ಮರಣ ಹೋಂದಿ ಎಷ್ಟು ಸಮಯವಾಯಿತು?”

“ಶ್ರೀಗೇನು ನಾಲ್ಕು ವರ್ಷ ಆಗಿರಬಹುದು ಅಕ್ಕು”

“ಅಪ್ಪ-ಅಮ್ಮಾನಿಗೆ ನೀನೋಬ್ಬಳೇ ಮಗಳಾ?”

“ಅಲ್ಲು...”

“ಅಂದರೆ?”

“ನಾನು ನನ್ನ ತಾಯಿಗೆ ಒಬ್ಬಳೇ. ಅಮ್ಮೆ ತಂದೆಯವರ ಎರಡನೆಯ ಹೆಂಡತಿ. ಮೊದಲ ಹೆಂಡತಿಯಿಂದ ಅಪ್ಪಾಜಿಗೆ ಮೂರು ಮಕ್ಕಳು ಇದ್ದರು. ಮೂರವರೂ ಗಂಡೇ. ದೊಡ್ಡಮ್ಮೆ ಮೂರನೆಯ ಮಗ ಹುಟ್ಟಿದ ವರ್ಷದೊಳಿಗೆ ಮರಣಹೊಂದಿದಳು. ಎಲ್ಲರೂ ಹೇಳುವ ಹಾಗೆ ಅವಳಿಗೆ ಕ್ಷಯವಾಗಿತ್ತು. ದೊಡ್ಡಮ್ಮೆ ಸತ್ತಿದ್ದ ನಮ್ಮೆ ಅಜ್ಞಿಗೆ ದೊಡ್ಡ ಆಫಾತವಾಯಿತು. ಅವಳ ಒಬ್ಬಳೇ ಮಗಳಾಗಿದ್ದಳು ದೊಡ್ಡಮ್ಮೆ ಅಜ್ಞಿ ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಸಾಕಿ ಸಲಹಲು ತನ್ನ ಮನೆಗೆ ಕರೆದೊಯ್ದಳು.

ಇತ್ತು ಒಂದು ವರ್ಷದೊಳಿಗೆ ನನ್ನ ತಂದೆ ಬಾಲವಿಧವೆಯಾಗಿದ್ದ ನನ್ನ ತಾಯಿಯನ್ನು ಮದುವೆಯಾಗಿ ಸಂಸಾರವನ್ನು ಪುನಃ ಹೇಳಿ ಮೇಲೆ ತರುವ ಪ್ರಯತ್ನ ಮಾಡಿದರು. ಇಡೀ ಹಳ್ಳಿ ಅಮ್ಮೆ ಹಾಗೂ ಅಪ್ಪನ ವಿರುದ್ಧ ನಿಂತಿತು. ಅಜ್ಞಿ ನನ್ನ ತಂದೆಯ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡುಬಿಟ್ಟಳು. ತಂದೆಯವರು ಎಷ್ಟು ಹೇಳಿದರೂ ಅಜ್ಞಿ ಮಕ್ಕಳನ್ನು ತಂದೆಯವರ ಕಡೆ ಕೊಸಲಿಲ್ಲ. ಅಜ್ಞಿಯ ಬಳಿ ಸಾಧಾರಣ

೧೬೬ / ಆವಿಗೆ

ಜಮೀನು-ಆಸ್ತಿ ಇದ್ದವು. ಆದರೂ ಕೂಡ ತನ್ನ ಮೊಮ್ಮೆಕ್ಕೆಳನ್ನು ಕಾಪಾಡುವ ಪ್ರಯತ್ನ ಮಾಡಿದಳು. ಈ ವಾತಾವರಣದಿಂದ ದೂರವಾಗಲು ನನ್ನ ತಂದೆಯವರು ಮನೆ-ಮಾರು ಬಿಟ್ಟು, ಮುಂಬಯಿಗೆ ಬಂದರು. ಬಹುಶಃ ಅಪ್ಪ-ಅಮ್ಮೆ ಮರಳಿ ಉರಿಗೆ ಹೋದ ನೆನಪಿಲ್ಲ.”

“ತಗೋ... ತಾಟು ಹಿಡಿದುಕೋ ಮಗಳೇ. ಈಗ ಮಾತುಕತೆ ಬಂದೋ ಮಾಡಿ” ಅಪ್ಪಣೆಯ ರೀತಿಯಲ್ಲಿ ಹೇಳಿ ಕಿಶೋರಿ ಬಾಯಿ ಅವಳ ಕೈಗೆ ಉಟ್ಟಿದ ತಾಟು ಹಿಡಿಸಿದಳು.

ಹಬೆಯಾಡುತ್ತಿರುವ ಎಲೆಕ್ಟೋಸಿನ ತರಕಾರಿಯ ಪರಿಮಳದಿಂದ ನಾಲಗೆಯಲ್ಲಿ ನೀರೂರಿತು. ಜೊತೆಯಲ್ಲಿ ತುಪ್ಪ-ಬೇಯಿಸಿದ ತೋಗರಿಬೇಳೆಯ ದಪ್ಪ ತಿರುಳು. ಸುನಂದಾಳಿಗೂ ಕಿಶೋರಿಬಾಯಿ ಆಗಲೇ ತಾಟು ತಯಾರಿಸಿ ತಂದುಕೊಟ್ಟಳು. ಆದರಲ್ಲಿ ಜನ್ನಾಗಿ ಮಿದುಮಾಡಿದ ಅನ್ನ-ತುಪ್ಪ ತುಂಬಿರುವುದನ್ನು ನೋಡಿ ಅವಳಿಗೆ ತನ್ನ ಬಗ್ಗೆ ಬೇಸರವಾಯಿತು.

“ನನಗೆ ಮೆದು ಅನ್ನ ಹಾಕಿಲ್ಲವಲ್ಲ ಮಾಂಸಿ”

ಸುನಂದಾ ನಗುತ್ತ ವಿನೋದ ಮಾಡಿದಳು.

“ಮೆದು ಅನ್ನ ನಿಮಗೆ ಹಾಕುವುದರ ಬಗ್ಗೆ ಅಮ್ಮನೆನೂ ತಕರಾರಿಲ್ಲ. ಆದರೆ ನೀವು ನಿಮ್ಮ ಸ್ಥಿತಿಯನ್ನು ಯೋಚಿಸಿಕೊಳ್ಳಿ; ಅಕ್ಕಾ ದಾರಿಯಲ್ಲಿ ನಿಮಗೆಲ್ಲಾದರೂ ಹಾಲು ಇಳಿದರೆ...?”

ಬಾಯಿಯೋಳಿಗಿನ ತುತ್ತ ಹೊರಗೆ ಬಂದರೆ, ಎಂದು ಯೋಚಿಸಿ ಅವಳು ಬಾಯಿ ಒಟ್ಟಿ ಹಿಡಿದುಕೊಂಡು ಗುಂಡನಹಾಗೆ ಹೊರಚಿಮ್ಮೆತ್ತಿದ್ದ ನಗುವನ್ನು ತಡೆದಳು. ಕೆಳಗೆ ಕುಳಿತು ಗಬಗಬ ತಿನ್ನುತ್ತಿದ್ದ ರಮೇಶ ಅವಳ ನಗುವಿನ ಕಾರಣವನ್ನು ಅರಿತ್ತಿದ್ದನೋ ಇಲ್ಲರೋ, ಅನುಕರಣ ಮಾಡುತ್ತೇ, ಅವಳು ಬಾಯಿಯ ಮೇಲೆ ಕೈಯಿಟ್ಟು ನಕ್ಷಾತ್ರಿತೆಯೇ ನಗತೋಡಿದ್ದ.

“ಹೋಗೋಣ, ಮತ್ತೊಮ್ಮೆ ಭೇಟಿ ಮಾಡಿದರಾಯಿತು” ಎನ್ನತ್ತ ಕಿಶೋರಿ ಬಾಯಿ ಮುಂದೆ ಮಾಡಿದ ಬಡೆಸೋಪನ್ನು ಚಿಟ್ಟಿಕೆಯಷ್ಟು ತೆಗೆದುಕೊಂಡು ಬಾಯಿಗೆ ಹಾಕಿಕೊಂಡಳು. ಜೊತೆಗೆ ಕಲ್ಲುಸಕ್ಕರೆಯ ತುಳುಕೊಂಡನ್ನೂ ಕೂಡ.

ಭಾವವಿಹಾರಿಸಿ ಸುನಂದಾ ಅವಳನ್ನು ಬಿಗಿದಪ್ಪಿಕೊಂಡಳು.

“ಇಂಥ ಸ್ಥಿತಿಯಲ್ಲಿ ನಿಮ್ಮನ್ನು ಬಹಳ ಹೊತ್ತು ಕೂಡಿಸಿದೆ. ನಿಮಗೇಗ ವಿಶ್ವಾಸಿತಿಯ ಅಶ್ವಿನಿ ಆವಶ್ಯಕತೆಯಿದೆ” ಅವಳ ದನಿಯಲ್ಲಿ ಪಶ್ಚಾತ್ತಾಪವಿತ್ತು.

ಸುನಂದಾ ಯಾವ ಉತ್ತರವನ್ನು ಕೊಡಲಿಲ್ಲ.

ಅವಳ ಬೆನ್ನು ಹುರಿಯಲ್ಲಿ ಎದ್ದು ಬರುತ್ತಿದ್ದ ಕಂಪನವು ಅವಳಿಗೆ ಏಸು ನುಡಿಯತ್ತಿತ್ತು-ಸುನಂದಾಳಿಗೆ ಅಗಲುವಿಕೆಯಿಂದ ಮನಸ್ಸು ತುಂಬಿ ಬಂದಿದೆಯೆಂದು.

“ಪರ್ಯಾ ಕೇಳೋ ರಮೇಶಾ, ಅಕ್ಕನನ್ನು ಕಾಲುವೆಯಾಚೆಯ ರಸ್ತೆಯಲ್ಲಿ ಕರೆದುಕೊಂಡು ಹೋಗು. ಕರಸನ್ ಕಂಪನಿ ಗೇಟ್‌ವರೆಗೆ ಕಳಿಸಿ ಬಾ. ಮರಳಿ ಬರುವಾಗ ಇಲ್ಲಿ ಬಂದು ಹೇಳಿಹೋಗು, ಸರಿಯಾಗಿ ಅವರನ್ನು ಕಳಿಸಿಬಂದೆಯಾ ಏನು ಎಂಬುದನ್ನು!” ಕಿಶೋರಿ ಬಾಯಿ ರಮೇಶನಿಗೆ ತಿಳಿವಳಿಕೆ ಹೇಳಿದಳು. ಸುನಂದಾ ಅವಳಿಗೆ ದಾರಿ ಹೇಳುವ ಸ್ಥಿತಿಯಲ್ಲಿ ಇಲ್ಲವೆಂಬುದು ಅವಳಿಗೆ ಗೊತ್ತಾಯಿತು.

ಚೋಕಟ್ಟಿನ ಆಚೆ ನಿಂತು ಅವಳು ಕಿಶೋರಿ ಬಾಯಿಗೆ ನಮಸ್ಕಾರ ಪ್ರಾರ್ಥಕ ಕೈಮುಗಿದಳು.

ಕಿಶೋರಿಬಾಯಿ ಒಮ್ಮೆಲೇ ಆವೇಗ ತುಂಬಿ ಅವಳು ಜೋಡಿಸಿದ ಕೈಗಳನ್ನು ತನ್ನ ಹುರುಬುರುಕು ಕೈಗಳಿಂದ ಗಟ್ಟಿಯಾಗಿ ಹಿಡಿದಳು.

“ಪಾಂಡೇಯಜೀ ಹೇಗಿದ್ದಾರೆ ಮಗಳೇ!” ಅಪ್ಪಾಜಿಯವರ ವಿಷಯವನ್ನು ಕೇಳುವಾಗ ಕಿಶೋರಿಬಾಯಿಯವರ ಕಂತ ಅನಾಯಾಸ ಕಟ್ಟಿಬಂದದ್ದು ಯಾಕೇ? ಕ್ಷೇಮ ಸಮಾಚಾರ ಕೇಳುವಾಗಿನ ಜೈಪಚಾರಿಕತೆ ಇಷ್ಟ್ವಾಂದು ಭಾವುಕವಾಗುವುದಿಲ್ಲವಲ್ಲ!

ಅವರಿಗೆ ಏನು ಉತ್ತರ ಹೇಳಬೇಕೆಂದು ಗೊತ್ತಾಗಲಿಲ್ಲ ಅವಳಿಗೆ. ಸ್ವಯಂ ಅವಳಿಗೂ ಮನಸ್ಸು ಭಾರವಾಯಿತು.

“ಚನ್ನಾಗಿಲ್ಲ, ಮಾತನಾಡಲಂತೂ ಆಗುವುದಿಲ್ಲ. ಎಡಗ್ಗೇ ಸರಿಯಿದೆ. ಅದರಿಂದಾನೇ ಸ್ನೇಚ್ ಮೇಲೆ ಚಾಕ್‌ನಿಂದ ಮನಸ್ಸಿನ ವಿಚಾರಗಳನ್ನು ಬರೆದು ತಿಳಿಸುತ್ತಾರೆ.”

“ಚನ್ನಾಗಿಲ್ಲ” ಎಂಬುದರ ಮುಂದೆಯೇ ಪ್ರಾರ್ಥ ವಿರಾಮ ಹಾಕಬಹುದಾಗಿತ್ತು.

“ನನ್ನದೊಂದು ಕೆಲಸ ಮಾಡಿಕೊಡ್ಡೀರೂ ಮಗಳೇ?”

“ಹೇಳಿ, ಏನದು?”

ಒಂದುಕ್ಕಣ ದ್ವಾರ್ಧದಲ್ಲಿ ಮುಳುಗಿ ಮೌನವಾದ ಕಾರಣದಿಂದ ಅವರ ಕರುಣೆ ತುಂಬಿದ ಮುಖಿದಿಂದ ದೀರ್ಘ ನಿಶ್ಚಯವೊಂದು ಹೊರಬಿತ್ತು.

“ಹೇಳಬೇಕಾದ್ದೇನಿಲ್ಲ, ಸುಮ್ಮನೇ ಸ್ನೇಚಿನ ಮೇಲೆ ಬರೆದುಬಿಡು-ಕಿಶೋರಿ ನಿಮ್ಮನ್ನು ಬಹಳ ನೆನಪು ಮಾಡ್ತಾಳೆ, ಪಾಂಡೇಯಬಾಬು...”

ಕಿಶೋರಿಬಾಯಿಯ ಬೆವರಿದ ಅಂಗ್ಯೆಯ ಹಿಡಿತದಿಂದ ಅವಳು ತಾನಾಗಿ ಕೈಬಿಡಿಸಿಕೊಳ್ಳಲಿಲ್ಲ. ಅವರೇ ಅವಳ ಕೈಬಿಟ್ಟು, ಭಾವಾವೇಗದಿಂದ ತುಂಬಿ ಅವಳನ್ನು ಹತಪ್ಪಳನ್ನಾಗಿ ಅಲ್ಲಿಯೇ ಬಿಟ್ಟು ಬಾಗಿಲ ಹಿಂದೆ ನಡೆದುಬಿಟ್ಟಳು.

ರಮೇಶನ್ ಅನುಸರಿಸುತ್ತ ಅವಳು ಅರೆ ಒಣಿದ ಕಾಲುವೆಯಲ್ಲಿ ಕಲಕಲ ಹರಿಯುವ ಬೋಗಸೆಯಪ್ಪು ನೀರಿನಲ್ಲಿ ಜಾರುವುದರಿಂದ ಬಚಾವಾಗುತ್ತೆ, ಅಂಚಿನಲ್ಲಿ ಕಾಲಿಟ್ಟು ನಡೆಯುತ್ತ ಕಾಲುವೆ ದಾಟ ತೊಡಗಿದಳು. ಕಾಲುವೆ ಸಾಕಷ್ಟು ಅಗಲವಾಗಿತ್ತು. ಬೆಂದ ತಪ್ಪಿನ ಸಮೀಪವೇ ದಟ್ಟವಾದ ಕಾಡು ಹರಡಿಕೊಂಡಿತ್ತು. ಹೆಚ್ಚಿತ್ತಿರುವ ಮನೆಗಳು ಆ ದಟ್ಟ ಕಾಡನ್ನು ನುಂಗಿ ಹಾಕುತ್ತಿದ್ದರೂ, ಕಾಡು ತನ್ನ ಅಸ್ತಿತ್ವವನ್ನು

ಒಂಟ / ಆವಿಗೆ

ಉಳಿಸಿಕೊಂಡಿದ್ದು ಸ್ಪಷ್ಟವಾಗಿತ್ತು. ಅರಳಿದ ಕವಳಿ ಹಣ್ಣಿನ ಮುಖ್ಯ ಪ್ರೋದೆಗಳು ಅವಳಿಗೆ ಪ್ರಲೋಭನೆ ಉಂಟುಮಾಡಿದವು. ಕೆಲವು ಕವಳಿ ಕಾಯಿಗಳನ್ನು ಚಟ್ಟಿಗಾಗಿ ಕೊಯ್ದು ಬಯಲೇ! ಆದರೆ ತೆಗೆದುಕೊಂಡು ಹೋಗುವುದು ಹೇಗೆ?

ಮಾರಾಟಕ್ಕೆ ಸಿಕ್ಕರೂ ನಾಲ್ಕಾಣಿಗೆ ಎಂಟು ಹತ್ತು ಕವಳಿ ಕಾಯಿಗಿಂತ ಹೆಚ್ಚು ದೊರೆಯುತ್ತಿರಲ್ಲ. ಮೊದಲೇ ಗೊತ್ತಾಗಿದ್ದರೆ ಸುನಂದಾಳಿಂದ ಪೂಲಿಧಿನ್ ಬ್ಯಾಗನ್ನಾದರೂ ತರುತ್ತಿದ್ದಳು.

....ಬೆಟ್ಟದ ಆ ಕಡೆ ವಿಶಾಲವಾದ ಕೆರೆ-ಪವಯೀ ಲೇಕ್. ಪವಾರ ಹೇಳಿದ್ದು. ಪ್ರತಾಪನಗರವನ್ನು ಯೋಜನಾಬಧ್ವವಾಗಿ ನಿರ್ಮಿಸಿದ್ದರೆ, ಆ ಪ್ರಾಂತ್ಯ ಯಾವುದೇ ಬೆಟ್ಟದ ಮೇಲಿನ ಉರಿಗಿಂತ ಕಡಿಮೆ ಸುಂದರವಾಗಿರುತ್ತಿರಲ್ಲ. ಎಂದೂ ಪವಾರ ಹೇಳಿದ್ದು.

ತನ್ನದೇ ತಪ್ಪೆ ಅವಳನ್ನು ಜಗ್ಗಿತ್ತು. ಚಪ್ಪೆಲ ಧರಿಸಿಕೊಂಡು ಯಾರಾದರೂ ನದಿ-ಕಾಲುವೆ ದಾಟುತ್ತಾರಾ? ಜಾರುವ ಎಲ್ಲಾ ವ್ಯವಸ್ಥೆಯನ್ನು ತಾನೇ ಮಾಡಿಕೊಂಡಿದ್ದಾಳೆ... ಅಕಸ್ಮಾತ್ತಾಗಿ ಯಾರೋ ಹಿಂದಿನಿಂದ ಕೂಗಿದಂತಾಗಿತ್ತು.

ಬೆಚ್ಚಿಬಿದ್ದ ತಿರುಗಿ ನೋಡಿದರೆ ಹಷಾರ್ ಗೂಳಿಂದು ನಗುವುದನ್ನು ಕಂಡು ಸಮರ್ಪೋಲ ತಪ್ಪಿತು.

“ಇರೆಂಥ ಕೆಟ್ಟತನ್! ನಗೋದಕ್ಕೆ-ವಿನೋದ ಮಾಡೋದಕ್ಕೆ ಸಮಯ-ಸಂದರ್ಭದ ಜ್ಞಾನ ಬೇಡವಾ? ನಾನು ಹೇಗೋ ಸಂಬಾಳಿಸಿಕೊಂಡೆ ಸರಿ. ಇಲ್ಲವಾದರೆ ಬಿದ್ದಿಗಿದ್ದು ಹೋಗಿದ್ದರೆ, ಬಟ್ಟೆ ಹಾಳಾಗೋದು ಹೋಗಲಿ, ಕಲ್ಲಿಗೆ ತಲೆಹೊಡೆದು ತಲೆ ಒಡಿತ್ತಿತ್ತು. ಇನ್ನೆಷ್ಟು ಹೊಲಿಗೆ ಹಾಕಬೇಕಾಗಿತ್ತೋ!

“ಒಡೆದಿದ್ದರೆ ಬಹಳ ಮಜಾ ಆಗಿತ್ತು. ಕನಿಷ್ಠಪಕ್ಷ ನಿನ್ನ ಮಿದುಳಿನಲ್ಲಿ ಏನಾದರೂ ಇದೆಯಾ ಅಥವಾ ಏಕದಂ ಖಾಲೀನಾ ಅನ್ನೋದಾದ್ದೂ ಗೊತ್ತಾಗಿತ್ತು.” ಹಷಾರ್ ನಕ್ಕಳು.

ಅವಳ ಸಿಟ್ಟಿ ನೋಟದಿಂದಲೇ ಪ್ರಕಟವಾಯಿತು.

“ಹೌದು, ನಾನು ಪೋಳ್ಣ ಬುರುಡೆಯವಲೇ. ನಿನ್ನ ತಲೆಯೋಳಗೆ ಭರಪೂರ ತುಂಬಿರಬೇಕು! ನಿನಗೆ ಶುಭಾಶಯು!”

ಅವಳ ಸಿದುಕನ್ನು ಕಂಡು ಯೋಜನ್ನಿಸಿ ಹಷಾರ್ ಜೋರಾಗಿ ನಕ್ಕಳು. ಮುಂದೆ ಹೋಗುತ್ತಿದ್ದ ರಮೇಶನೂ ಹಿಂತಿರುಗಿ ನೋಡಿದ.

ಅವಳು ಸುಮ್ಮನಿದ್ದಳು.

ಹಷಾರ್ ಲು ಗಹಗಹಿಸಿ ನಕ್ಕಿದ್ದನ್ನು ರಮೇಶನು ಕೇಳಿದನೇ?

“ಸರಿ... ಸಿಟ್ಟಿ ಬಿಡು ಮಾರಾಯ್ದಿ” ಹಷಾರ್ ವಿನಂತಿ ಮಾಡಿಕೊಂಡಳು. ಹೇಳಿದಳು—“ಕತೆ ಅರಿವಿಗೆ ಬಂತಾ?”

“ಕರೆ?”

“ಹೋದು ಕರೆ?”

“ಎಂತಹ ಕರೆ?”

“ಕಿಶೋರಿಬಾಯಿಯ ಕರೆ?”

“ಅದರಲ್ಲಿ ಅರಿಯಬೇಕಾದ್ದು ಏನಿದೆ?”

“ಏನೂ ಗೊತ್ತಾಗಲೇ ಇಲ್ಲವಾ?”

“ತಿಳಿಯಲು ಯೋಗ್ಯವಾದ ನಿಗೂಢವಾವುದೂ ನನ್ನ ದೃಷ್ಟಿಗೆ ಗೋಚರಿಸಲಿಲ್ಲ. ಒಬ್ಬ ಬಾಲವಿಧವೆಯಾದ ಹೆಣ್ಣು ತನ್ನ ಜೀವನದ ನಿರ್ಣಯವನ್ನು ಬಹಳ ಸಾಹಸದಿಂದ ಮಾಡಿದಳು ಅಷ್ಟೇ... ಇದರ ಹೊರತಾಗಿ....”

“ಅವಳು ನಿನ್ನ ಬಳಿ ಸ್ಲೈಟ್ ಮೇಲೆ ಬರೆಯೋದಕ್ಕೆ ಹೇಳಿದಳಿಲ್ಲ—ಏನದು? ಮತ್ತು ಯಾಕೆ ಬರೆಯಲು ಹೇಳಿದಳು ಯೋಚಿಸಿದೀಯಾ ನೀನು? ಅಂತೆ ಸಂಬಂಧಗಳ ಯಾವುದೋ ಗಂಟು ಬಿಚ್ಚಿಕೊಳ್ಳಲಿಲ್ಲವಾ ನಿನ್ನ ಮಿದ್ದಿನಲ್ಲಿ!”

“ಅಪ್ಪಾಜಿಯವರನ್ನು ಕುರಿತು ನಾನು ಇರ್ಮೈಂದು ಕ್ಷುಲ್ಲಕ ವಿಷಯವನ್ನು ಯೋಚಿಸಲೂ ಆರೆ” ಹಷಾಂಳ ಸಂಕೇತ ಅವಳಿಗೆ ತುಂಬ ಅಸಂಗತ ಎನಿಸಿತು.

“ನೀನು ಸ್ವಿಕರಿಸು-ಬಿಡು, ಸತ್ಯವೇನೂ ಬದಲಾಗುವುದಿಲ್ಲ ನಮಿ!”

“ಇರಬಹುದು...”

“ಇರಬಹುದು ಅಲ್ಲ, ಇದೆ” ಹಷಾಂ ದೃಢವಾಗಿ ಹೇಳಿದಳು—“ಮತ್ತೆ ಕೇಳಿಲ್ಲ, ನನ್ನ ಸೂಚನೆಯನ್ನು ಸ್ವಲ್ಪ ಎಚ್ಚರಿದಿದ ಲಕ್ಷಿಸು. ನೀನು ಅಂಜನಾ ವಾಸ್ತವಿಯವರೊಡನೆ ಕಾರ್ಮಿಕ ಸಂಘ ಬಿಡಬೇಕಾಗಿ ಬಂದ ಕಾರಣಗಳನ್ನು ಸ್ವಷ್ಟಪಡಿಸ್ತಾ ಹೊಕ್ಕು ಬಿಟ್ಟಿ ಹಾವು ಏಣಿ ಆಟದಲ್ಲಿ! ಬೇರೆ ದಾರಿಯೂ ಇರಲಿಲ್ಲ ನಿನಗೆ...”

“ಇದು ನನ್ನ ಮಿತಿ ಶೂಡ ಇರಬಹುದು...” ಅವಳು ಹಷಾಂಳ ಎದುರು ಸೋತಳು,” ತನ್ನ ಅಂತಸ್ಥನ್ನು ಬಿಟ್ಟುಹೋಗೋದು ಯಾರಿಗಾದರೂ ಕಷ್ಟವೇ. ಆನಂತರ ಆತ್ಮನಿಯಂತ್ರಣ ಬರುತ್ತೆ ಬರುತ್ತೆಲೇ ಬರುತ್ತೆ-ವಲ್ಲಿಗೆ ಹೋಗಬೇಕಾಗಿದೆ, ಎಲ್ಲಿಗೆ ಇಲ್ಲ, ಎಷ್ಟು ಹೋಗಬೇಕು, ಎಷ್ಟು ಬಾರದು?—ಅಂತಶ್ಯೇತನದ ಎಚ್ಚರದ ಜೊತೆಗೇನೇ.”

ಹಷಾಂಳಿಗೆ ಅವಳ ಮಾತಿನಲ್ಲಿ ಸೌಲಭ್ಯದ ವಾಸನೆ ಬಂದಿತು.

“ನಾನು ಇದನ್ನು ಒಪ್ಪೇಂದಿಲ್ಲ, ಪ್ರವಾಹದಲ್ಲಿ ತನ್ನನ್ನು ನಿಷ್ಪಾಯವಾಗಿ ತೇಲಿಬಿಡುವುದು ತನ್ನತನದ ಕೆಲಸವಲ್ಲ, ಹಾಗೆ ಮಾಡಿದರೆ ಪ್ರವಾಹ ತನ್ನ ಗುರಿಯೆಡೆಗೇ ತೆಗೆದುಕೊಂಡು ಹೋಗುತ್ತದೆ. ಪ್ರಾಥಮಿಕತೆಯನ್ನು ನಿರ್ಣಯಿಸುವ ಅವಶ್ಯಕತೆಯಿಲ್ಲ ನಮಿ.”

“ಅಲ್ಲದೆ ಮತ್ತೆ... ಬರ್ತು ಬರ್ತು ಏನೂ ಬರೋದೇ ಇಲ್ಲ”

“ಪ್ರವಾಹದ ಏರುಧ್ವ ಕ್ಯಾ-ಕಾಲು ಬಡಿಯಲು ನಾವು ಸಮರ್ಥರಾದರೆ, ಪ್ರಾಶಸ್ತದ

೧೪೦ / ಆವಿಗೆ

ನಿರ್ಧಾರಪೂ ಆಗುತ್ತದೆ.”

“ಹಾಗಾದರೆ ಸಮರ್ಪಳಾಗು... ನಡೆ... ಇದನ್ನೆಲ್ಲ ಬಿಡು ಕಿಶೋರಿಬಾಯಿಯನ್ನು ನನಗೆ ಬಿಡು, ಈಗ ಅಂಜನಾವಾಸ್ಯನಿಯವರ ಕರೆಯಲ್ಲಿ ನನಗೆ ಆಸ್ತಿ ಬರತೊಡಗಿದೆ. ಪ್ರತಿಕ್ಷಣಪೂ ಮುಟ್ಟುವ ಹೊಸ ಕರೆಗಳು ನನ್ನನ್ನು ಆಕರ್ಷಿಸುತ್ತಿವೆ...”

“ಅಂಜನಾ ವಾಸ್ಯನಿಯವರನ್ನು ಯಾವಾಗ ನೀನು ಭೇಟಿಯಾಗೋದು?”

“ಬೇಗನೇ ಅವರಿಗೆ ಸಿಗಲು ಆಗೋದಿಲ್ಲ. ನಾನು ಈಗ ಅವರನ್ನು ಅವರ ಬೈರಕ್ಕಿನಲ್ಲಿ ಬಿಟ್ಟು ಬಂದಿದ್ದೇನೆ.”

“ದಳಿ! ನೀನು ಇಷ್ಟೆಂದು ಧೈರ್ಯವಂತೆ ಯಾವಾಗ ಆದೆ ಅಂತ ನನಗಂತೂ ನಂಬೋದಕ್ಕಾಗೋದಿಲ್ಲ.”

“ಈಗ ನನ್ನಲ್ಲಿ ಯಾವುದೇ ವ್ಯತ್ಯಾಸ ಕಾಣಲುವುದಿಲ್ಲವಾ ನಿನಗೆ?”

“ಸ್ವಾಪ್ತಿ ಮುಖ ತೋರಿಸು ನೋಡೋಣ.”

ಕರಸನ್ ಕಂಪನಿಯ ಗೇಟಿನಲ್ಲಿ ಅವಳು ಗೇಟ್ ಕೇಪರ್‌ನಿಂದ ಪವಾರನ ಬಗೆಗೆ ಕೇಳಿದಳು.

“ಪವಾರ ಸಾಹೇಬರು ಎರಡುಗಂಟೆಗೆ ಬರಬೇಕಾಗಿತ್ತು ಇಲ್ಲಿಗೆ. ಭೇಟಿಯ ಸಮಯವನ್ನು ನಿಗದಿಪಡಿಸಿದ್ದರು. ಬಂದಿದ್ದಾರೆ ಆಗಲೇ.”

ಪವಾರ ಸಾಹೇಬರು ಕಂಪನಿಯ ಹಿಂದೆ ನಿರ್ಮಿಸಲಾದ ಚಿಕ್ಕ ಕ್ಷಾಂಟೀನೊನಲ್ಲಿ ಅವಳ ದಾರಿ ಕಾಯುತ್ತಿದ್ದಾರೆ ಎಂದು ಗೇಟ್‌ಕೇಪರ್ ತುಂಬ ವಿನಯದಿಂದ ನಿರ್ವಹಿಸಿಕೊಂಡ. ಗೆಂಟ್ ರಿಜಿಸ್ಟರನಲ್ಲಿ ಅವಳ ಹೆಸರನ್ನು ಅವರು ಬರೆದಿದ್ದಾರೆ. ಅವಳು ಕೇವಲ ಸಹಿ ಮಾಡಿದರಾಯಿತು.

ತನ್ನ ಹೆಸರಿನ ಎದುರು ಸಹಿಮಾಡಿ ಅವಳು ಗೇಟ್ ಕೇಪರ್‌ನೋಂದಿಗೆ ಕೇಳಿದಳು.

“ದಾರಿ ಯಾವ ಕಡೆಯಿಂದ ಇದೆ?”

“ಬಲಗಡೆಯಿಂದ ತಿರುಗಿ ಹಿಂದಕ್ಕೆ ಹೋಗಬೇಕು. ಅಲ್ಲಿಯೇ ಕ್ಷಾಂಟೀನ್, ಲಂಜನ ಬಿಡುವು ಮುಗಿಯಲು ಇನ್ನೂ ಬಿಡು ನಿರ್ಮಿಷ ಇದೆ. ಜನ ಹೊರಗಡೆ ನಿಂತುಕೊಂಡು ಜಹಾ ಕುಡಿತಾ ಇರೋದು ಕಾಣಿಸ್ತದೆ.”

“ಈಗಷ್ಟೇ ಬಂದಿದಾರಾ ಪವಾರ ಸಾಹೇಬರು?”

“ಇಲ್ಲ, ಒಂದು ತಾಸಿಗಿಂತ ಹೆಚ್ಚು ವೇಳೆಯಾಯಿತು.”

ಅದನ್ನು ಕೇಳಿ ಅವಳಿಗೆ ವಿಸ್ತೃಯವಾಯಿತು. ಹಾಗಾದರೆ ಅವಳಿಗೆ ಎರಡು ಗಂಟೆಯ ಸಮಯ ನಿಗದಿಪಡಿಸಿದ್ದ ಏಕೆ? ಮರುಕ್ಷಣ ತರ್ಕ ತಲೆಯೆತ್ತಿತು-ಬಹುತೆಂಬ ಯಾವುದೋ ಕೆಲಸಕ್ಕೆ ಬಂದಿದ್ದು, ಕೆಲಸ ಬೇಗ ಮುಗಿದಿರಬೇಕು. ಅಥವಾ ಅವಳಿಗಾಗಿಯೇ ಸಮಯಕ್ಕೆ ಮುನ್ನವೇ ಬಂದಿದ್ದರೂ ಬಂದಿರಬಹುದು. ಎರಡು ಗಂಟೆಯ ಹೊತ್ತಿಗೆ ಬಿಡುವು ಮಾಡಿಕೊಳ್ಳಲು ಸಾಧ್ಯವಾದೀತು ಎಂದು.

కామీఫ జనర సందణి అధికవాగిద్దరింద, ఏలేషవాగి క్యాంటిఎన్ హోరగడె నింత పురుషర జమావణెయ నడువే నడెయువాగ, అవళగే క్యాంటిఎన్ ఒళగడె హోగువుదు కష్టదాయకవాగిత్తు. హోరగడేయే అవళు ఓంజరియుత్త నింతుకొండళు.

ఆ జనసందణియన్న ఇబ్బగగోళిసుత్త, దారిమాడుత్త హోరబరలు వ్యాఘాగిద్ద పవారన మేలే అవళ దృష్టి బిద్దితు. అవళగే స్పష్ట అనుభవవాయితు. పవారో ఆ సమూహవన్న సరిసువ ప్రయత్న మాడుత్తిరల్లి. హోరబిఇళలు జన దట్టణెయు అవనిగే తానాగి దారిమాడికోడుత్తిత్తు. పవారను క్యాంటిఎన్మోళగే అవను కుళితిద్దల్లియే అవళన్న నోడిద్ద, మత్త అవను నిషీతవాగియూ అవళ ఒళగే ముందువరియుత్తలిద్ద.

“బందు బహళ వేళే ఆయితా?” సమీప బరుత్తకలే పవారను ప్రత్యే మాడిద.

“శిగష్టే బందిద్దేనే.”

“నడె ఒళగే హోగోఽా. కరసనో కంపనియ కేలవు హోరాటగార కేలసగారమోడనే నినగే భేటి మాడిసుత్తేనే. హేళు నిన్న పరిజయవన్న నిన్న అప్పన మాధ్యమదింద మాడికోడలా, అథవా కేవల నిన్న హసరినిందలే మాడికోడలా? బహళ ప్రసిద్ధ వ్యక్తిక్షేత్ర ఎల్లరిగూ అవర పరిజయవిదే.”

పవారన అందాదుంది ప్రత్యేగళు నగువుదన్న అనివాయిగోళిసిదవు. ఎమ్మోందు చిక్కబిక్క విషయగళల్లియూ అవన సూజి చుచ్చుత్తలే ఇరుత్తదే. అప్పాజియ హసరు హేళుత్తలే జనర వ్యవహారదల్లి ఏనోఇ బందు బగెయ అవ్యక్త ఆదర ఉళ్ళిబరువుదు అవళ అనుభవక్క బందిదే. ఇదోందు బగెయ మణ్ణేమోళగే బిత్తిద బిజద హాగే. లాభవే ఉంటు అదరింద.

అవళ హోన పవారనన్న గోందలదల్లి కేడవితు.

“నాను వ్యధి ప్రత్యే కేళిదే ఎందు నినగే నిషీతవాగి అనిసిరబముదు. ఆదరే నన్న ఈ ప్రత్యేగిరువ సంబంధ వ్యక్తియ స్థంతద పరిజయక్క సంబంధిసియ్య. బెరగు పడువపర భారీ భజిరి పదకగళింద అలంకృతరాగి ఒమ్మోమ్మె నావు స్థయిం నమ్మన్నే ముడుకలు జడపడిసుత్తేవే.”

అవళు ప్రయత్నపూర్వకవాగి నక్కలు. తుటియ హోనెయల్లి

“హాగిద్దరే నన్న పరిజయవన్న స్థంతత్త రూపదిందలే మాడిసిరి.”

“అందరే నీను కేవల నమితా, బేరేనూ అల్ల.

“ఏనూ అల్లపెందరే హేగే? ఆద్దరిందలే నాను నమితా ఆగిద్దు?”

೧೪೨ / ಆವಿಗೆ

ಅವಳು ಹಗುರವಾದ ಶಾಕ್ ಕೊಟ್ಟಿಳು.

ಪವಾರ ನಕ್ಕಬಿಟ್ಟ ತಬ್ದಿಗಳ ಅಟವನ್ನು ಕೇವಲ ಅವನೊಬ್ಬನಿಗೇ ಆಡಲು
ಬರುವುದಿಲ್ಲ!

ಚಿಕ್ಕದಾದ ಕ್ಯಾಂಟೀನಿನ ಮೂಲೆಯಲ್ಲಿ ತಗಡಿನ ಮೇಜು-ಕುಚೆಗಳನ್ನು
ವೃತ್ತಾಕಾರವಾಗಿ ಹೊಂದಿಸಲಾಗಿತ್ತು ಅದೇ ಕುಚೆಗಳ ಮೇಲೆ ಕುಳಿತ ಕೆಲವರು
ಜೋರಾಗಿ ಗದ್ದಲ ಮಾಡುತ್ತ ಯಾವುದೋ ವಿಷಯವನ್ನು ಚರ್ಚಿಸುತ್ತಿದ್ದರು. ಪವಾರ
ಮತ್ತು ಅವಳನ್ನು ನೋಡುತ್ತಲೇ ವಿವಾದಕ್ಕೆ ತೆರೆಬಿತ್ತು. ಮೌನ ಆವರಿಸಿತು. ಮುಖದಲ್ಲಿನ
ಒರಟುತನ ಮೃದುವಾಯಿತು. ಕರೋರ ಚಹರೆಗಳೂ ಭಾವನೆ ಬದಲಾಗುತ್ತಲೇ
ಹೇಗೆ ಸೊಂದಯ್ವನ್ನು ಹೊದ್ದುಕೊಳ್ಳುತ್ತವೆ. ಸಂಘದಲ್ಲಿ ತಿಳಿಯಬೇಕಾದ್ದು ಬಹಳ
ಇದೆ.

“ಇವರು ಆಕರ್ಮಾ, ಇವರು ಶೆವಡೆ, ಇವರು ನಾರಾಯಣ ಸುರ್ವೆ, ಇವರು
ಚಂದ್ರನ್, ಇವರು ಫೋಂಝೊಬಾಬೂ. ಇವರು ಮಕರಂದ ಪರಾಂಜಪೆ, ಇವರು
ಪಾಟೀಲ ಮತ್ತು ನಾನು ಪವಾರ್...!” ಅದ್ದುತ್ವಾದ ರೀತಿಯಲ್ಲಿ ಪವಾರ ಅವಳ
ಪರಿಚಯ ಮಾಡಿಕೊಟ್ಟು— “ಸಂಘದ ಹೊಸ ಸದಸ್ಯ ಕುಮಾರಿ ನಮಿತಾ ಪಾಂಡೆ—
ಮಹಿಳಾ ಮೋಚೆಯ ವಿಶೇಷ ಸದಸ್ಯೇ”

“ಇವರೆಲ್ಲರ ದಾದಾ ಶ್ರೀರಾಮಬದನ ಯಾದವರನ್ನು ಪರಿಚಯ ಮಾಡಿಸುವುದು
ಉಳಿದಿದೆ!” ಖಿಡ ಖಿಡ ಸದ್ಯ ಮಾಡುತ್ತ ಕುಚೆಯ ಮೇಲೆ ವಿರಾಜಮಾನನಾಗುತ್ತೆ
ಪವಾರನು ಅಲ್ಲಿ ಹಾಜಿರಿದ್ದ ಸದಸ್ಯರ ಪರಿಚಯ ಕಾರ್ಯಕ್ರಮರನ್ನು ಸಂಪನ್ಮೂಳೆಸಿದನು.

“ಯಾದವ ಇತ್ತೀಚಿಗೆ ರಾತ್ರಿ ಪಾಳಿಯಲ್ಲಿದ್ದಾರೆ.”

“ಪ್ರತಾಪನಗರದಲ್ಲಿ ಇರುತ್ತಾರಾ?” ಅವಳಲ್ಲಿ ಜಿಜಾಸು ಹೆಡೆಯೆತ್ತಿತು.

“ಅದು ಅವರ ಏಕಮಾತ್ರ ಸಾಮೂಜ್ಯ.”

“ಇ... ಅವರನ್ನು ಭೇಟಿಯಾಗಿ ಬ್ರಿರ್ದೇನೆ. ಅಲ್ಲದೇ ಕಂಪನಿಗೇಟೊನವರೆಗೆ
ಅವರ ಮಗ ರಮೇಶನೇ ಕೆಳಿಸಲು ಬಂದಿದ್ದು.”

“ದೇಸಿ ಬೋಪ್ಪೋರ್ನೋ ತೋಪನ್ನು ಭೇಟಿ ಮಾಡಿದಾಗ ಏನು ಅನ್ವಯಿಸಿತು?”

ಪವಾರನ ವಿನೋದ ಚಟಪಾಕಿಗೆ ಅಲ್ಲಿದ್ದ ಗುಂಪಿನ ಜನರೆಲ್ಲ ನಕ್ಕರು. ಅವರ
ಬಿದ್ದು ಬಿದ್ದು ನಗುವುದರಿಂದಾಗಿ ಕುಚೆಗಳೆಲ್ಲ ಹೊಯ್ದಾಡಿದವು.

ಪವಾರನ ಪ್ರತಿಕ್ರಿಯೆಗೆ ಅವರೆಲ್ಲ ಯಾಕೆ ಹಾಗೆ ಸ್ಮೃತಿಕ ನಗು ನಗುತ್ತಿದ್ದರೆಂಬುದು
ಅವಳಿಗೆ ಗೊತ್ತಾಗಲಿಲ್ಲ.

“ವನೊಂತ ಗೊತ್ತಾಗಲಿಲ್ಲ ಅಲ್ಲವಾ?” ಪವಾರ ಕೇಳಿದ.

“ಇಲ್ಲ”

“ಯಾದವ ಸಿಟ್ಟು ಬಂದಾಗ ನಿಯಂತ್ರಣ ತಪ್ಪಿಹೋಗುತ್ತದೆ. ಅವನು ‘ನನ್ನನ್ನು

ఆవిగే / రళి

శక్తిహిన అంత తిళీబేడీ' అంత ఎదురాళయన్న గద్దరిసుత్తానే. అదశ్శుగియే అవను బోపోలోర్స్ ఫిరంగి బోపోలోర్స్ ఫిరంగి....”

“నన్మొందిగంతూ అంధ సందబ్ధ బరలే ఇల్ల.” అవళిగూ నగు బంతు “ననగంతూ అవరు బవళ సజ్జనరాగి కాణిసిదరు.”

“హాం... ఈ దుజ్ఞనరిగి హోలిసిదరే...”

నగువిన అలెగళు శాంతవాద మేలే మఁకరందను కణ్ణు కోనెయిందలే అవళ కడె నోచుత్త నాచికి బిట్టు అసభ్యవాగి సన్నే మాడిద.

“అణ్ణా సాహేబరు టాప్ లీడర్ ఆగోదరల్లి విమలా బేనో అవర క్షేయిదే ఎందు అనేక జన మాతనాడిశోళారే. ఈగ నమ్మ పవార సాహేబరు టాప్ లీడర్ ఆగువుదరల్లియూ సంతయివల్ల.”

ముత్తే ఎద్ద అట్టపూసద నగువినింద అవళ శ్వాసకట్టితు.

పవార అవన కోళకు భావనేయన్న తక్కొ గ్రహిసిద. అవళు ఏనోఎ ఉత్తర హేళలియవుదన్న గ్రహిసిద. తక్కొ అవను మఁకరందవన్న తరాటిగే తేగెదుకోండు అవళన్న సంతుష్టగోళిసిద.

“ఏయో మఁకరంద! ముచ్చు తలేగేరిదేయేను నిముగే? తలే-బుడవిల్లదే మనస్సిగే బందంతే మాతనాడ్చిదీరల్ల! స్త్రీయరిగే గౌరవ కొడోచన్న నీపు యావాగ కలేతిఇరి? మనేయల్లి నిమ్మ తాయియన్న గౌరవిసుత్తీరి, అష్టుదరే సాకేను! రస్తేయ మేలే హోరట తక్కొ హసిద నాయిగళాగి బిజ్ఞేరల్ల, యాకే?”

మఁకరంద నాచికేయింద క్షేమా యాచనే మాడిద.

“నీపు తప్పు తిళిదుకోండిరి పవార సాహేబరే! నాను కేవల ఏనోఎ మాడిదే.”

“బాయిముళ్ళి ఏనోఎ నమ్మిట్టర నడువే మాత్ర మాడబిముదు. నమ్మితా పాండియవరదల్లు?”

“సరి... హాగాదరే హోరఁడోణవా?”

బేసరగోండ పవార క్షే మణికట్టు తిరుగిసి వాజిన మేలే కణ్ణుడిసిద. నంతర శేవాడేయ కడె తిరుగి హేళిద—“నాళేసుమారు హన్సేరదు గంటి వేళిగే యాదవర మనేయల్లి ఎల్లర మీటింగ్ కరెయిరి. ఒత్తెడద విషయవాగి తక్కొ ఓందు రణతంత్రవన్న రూపిసి...”

“దచ్ఛు తివారియ ధృయ కుసీతా ఇదే. లంకేయ విభీషణన కెంయాగిదే అవనదు”

೧೪೪ / ಆವಿಗೆ

ಆಕರ್ಮ ಪ್ರಸ್ತಾವನೆಯೊಂದನ್ನು ಮುಂದಿಟ್ಟ.

“ಮುಂದಿನ ಸೋಮವಾರ ಕಾರ್ಮಿಕರ ಜಾಗೃತಿ ಮತ್ತು ಸಾಂಪ್ರದಾಯಿಕರೆಯ ವಿಷಯವಾಗಿ ಅಣ್ಣಾ ಸಾಹೇಬರಿಂದ ಒಂದು ಭಾಷಣ ಇಟರೆ ಒಳ್ಳೆಯದೇನೋ ಅನ್ವಿಸ್ತರೆದೆ.”

“ಬರುವ ಸೋಮವಾರ ಯಾಕೆ! ಇದೇ ಸೋಮವಾರ ಯಾಕಾಗಬಾರದು? ಒಳ್ಳೆಯ ಸಲಹೆ ನಿನ್ನದು ಆಕರ್ಮ, ಎಲ್ಲಿ ಇಡಿಸೋದು ಭಾಷಣವನ್ನು? ಮೊದಲು ಸ್ಥಳ ನಿಗದಿ ಮಾಡು.

“ಪರಾಣ ಕಾಲನಿ?”

“ನನಗನಿಸ್ತರೆ, ಪ್ರತಾಪ ನಗರ ಅಶ್ವಂತ ಸೂಕ್ತ. ಅಣ್ಣಾಸಾಹೇಬರೆಂದನೆ ಸಲಹೆ ತಗ್ಗೊಂಡರಾಯ್ತು! ನಾವು ನಾಳೆ ಹೇಗಿದ್ದರೂ ಭೇಟಿಯಾಗಬೇಕು. ಆಗ ನಿಧರಿಸಿದರಾಯಿತು.”

“ನಾನೂ ಸ್ವಲ್ಪ ಮಾತನಾಡಲು ಬಯಸ್ತೇನೆ.” ಸಂಕೋಚವನ್ನು ಬಿಟ್ಟು ಅವಳು ತಾನೂ ಭಾಗಿಯಾಗಲು ಅನುಮತಿ ಕೇಳಿದಳು.

ಪವಾರ ಪ್ರಸನ್ನನಾದ.

“ಆಶ್ವಂತಾಗಿ ಅಶ್ವಂತಾಗಿ, ನಿನ್ನನ್ನು ಇಲ್ಲಿ ಕರೆದದ್ದರ ಉದ್ದೇಶವೇ ಅದಾಗಿತ್ತ...”

“ಸ್ವಲ್ಪ ಹೊತ್ತಿನ ಮೊದಲು ನಾನು ಸುನಂದಾಳನ್ನು ಭೇಟಿಯಾಗಿ ಬಂದಿದ್ದೇನೆ. ಒತ್ತಡದ ಈ ಸಂಭರ್ದದಲ್ಲಿ ಹಾಗೂ ಪರಿಸ್ಥಿತಿಯಲ್ಲಿ ಮಹಿಳೆಯರ ಸಹಕಾರ ಹಾಗೂ ನಿಂಬಾರ್ಯಕ ಭೂಮಿಕೆಯ ವಿಷಯವಾಗಿ ವಿಚಾರ ಮಾಡುವುದು ಒಳಿತು ಎಂಬುದು ಅವಳ ವಿಚಾರ. ಸ್ತೀ ಜೀತನಕ್ಕೆ ಹೋಲಿಸಿದರೆ ಪುರುಷರಿಗಿಂತ ಜಾತಿ-ಧರ್ಮಗಳು ಬಂಧಕವಾಗಿರುವುದಿಲ್ಲ. ಯಾಕೆಂದರೆ ಶೈಪ್ಪತೆಯ ತಿಕ್ಕಣದಿಂದ ಅವು ಮುಕ್ತವಾಗಿರುತ್ತವೆ.

ಅವಳ ಮಾತನ್ನು ಕೇಳುತ್ತಿಲೇ ಒಮ್ಮೆಲೇ ಉತ್ತೇಜಿತನಾದ ನಾರಾಯಣ ಸುವೇ ತಿರಸ್ತಾರದಿಂದ ತನೆಲ್ಲಾಗಿನ ವಿಷವನ್ನು ಹೊರಹಾಕಿದ.

“ನೂರು ನೂರು ಇಲಿ ತಿಂದು ಬೆಕ್ಕು ಕೊಬ್ಬಿ ಹೋಯಿತು! ಅದು ಯಾಕೆ ಕೊಬ್ಬಿತು ಅಂದರೆ ನಾವು ಅದರ ಜೊತೆಗೆ ಮೂರ್ವಿತನದಿಂದ ನಡೆದುಕೊಂಡೆವು. ತನ್ನ ಜೈತನ್ಯದಿಂದ ಪ್ರಾಂತ್ಯದ ಸಾಮಾನ್ಯ ನೆಮ್ಮೆದಿಯನ್ನೇ ಕೆಡಿಸಿದ ಹೆಂಗಸು ಸ್ತೀ ಜೈತನ್ಯದ ಬಗೆಗೆ ಮಾತನಾಡಿದಾಳಾ? ಯಾವ ಬಾಯಿಂದ? ಮತ್ತು ನಾವು ಅವಳ ಮಾತನ್ನು ಕೇಳಬೇಕಾದರೂ ಯಾಕೆ!”

“ಅಭಿಪ್ರಾಯವನ್ನು ನಾವು ಒಪ್ಪಲಿ-ಬಿಡಲಿ, ಕೇಳುವುದರಲ್ಲಿ ತೊಂದರೆಯೇನಿದೆ?” ಅಕರ್ಮ ತಕ್ಕಣ ಮದ್ದೆ ಬಾಯಿಹಾಕಿ ಮಾತನಾಡಿದ. “ಮತ್ತು ಬಹುಶಃ ಸಿಟ್ಟಿನ ಭರದಲ್ಲಿ ನಾವು ನಮ್ಮ ರೀತಿ-ವಿಧಾನಗಳನ್ನು ಮರೆತಿರಬಹುದು. ಪವಾರ ಸಾಹೇಬರು ಮಕರಂಡನ ಬಗೆ ಟಪ್ಪಣಿ ಮಾಡಿದರಲ್ಲ, ಹೆಚ್ಚು ಕಮ್ಮೆ ಅದು ನಮಗೆಲ್ಲಾಗೂ ಲಾಗೂ

ಆವಿಗೆ / ಱಲ್ಜಿ

ಆಗ್ತದೆ. ನಾವು ಎಲ್ಲಿ ಕೂಡಿದೇವೆ, ಏನು ಮಾಡಿದೇವೆ, ಮತ್ತು ಹೇಗೆ ಹೇಳಬೇಕು ಎಂಬ ಬಗೆ ಗಮನ ಕೊಡಬೇಕು.”

“ಸಾಮಾನ್ಯ ಜನರ ಹಕ್ಕಿಗಾಗಿ ನಾವು ಇಂಥ ಕೆಲಸ ಮಾಡಬೇಕಾ?” ಸಿಟ್ಟಿಗೆದ್ದ ಆಕರ್ಮಣ ಸ್ವರ ಉತ್ತೇಜಿತವಾಗಿತ್ತು.

ಇಬ್ಬರೂ ಕ್ಯೇಯನ್ನು ಮೇಲೆತ್ತಿ ಪವಾರನನ್ನು ಹಿಡಿದುಕೊಂಡವರ ಹಾಗೆ ವಿವಾದ ಪ್ರಾರಂಭಿಸಿದರು.

“ಏನಾಗೋದಿತ್ತೋ ಅದು ಆಗಿದೆ. ಏನು ಆಗಬಾರದು ಅದರ ಬಗೆಗೆ ಆಲೋಚನೆ ಮಾಡಬೇಕು. ಆಕರ್ಮಣ ಚಿಂತೆ ತಪ್ಪಲ್ಲ. ಸಂಗತಿಯನ್ನು ವೃಕ್ಷಿಗತ ದುರಾಗ್ರಹಿಂದ ಮುಕ್ತಗೊಳಿಸುವುದು ಆವಶ್ಯಕವಾದದ್ದು.”

“ಇವತ್ತು ಭಾರಿ ಹೇಳಿದೇನೆ ನಾನು...”

“ಮತ್ತೆ ಹಾಗಾದರೆ... ತನ್ನ ಸ್ವಾಭಿಮಾನದೊಂದಿಗೆ ಬದುಕುವ ಹಕ್ಕು ಸುನಂದಾಳಿಗಿಲ್ಲವಾ?”

“ಆ ಹಕ್ಕನ್ನು ನೀವು ಅವಳಿಗೆ ಕೊಡುವುದಿಲ್ಲವಾ!”

“ಹೇಳಿ ನಮಿತಾ.... ಏನು ಯೋಚನೆ ಮಾಡಿದಾಳೆ ಸುನಂದಾ?”

ಅವಳು ಏನೇನೋ ಉಹಾಪ್ರೋಹಗಳಲ್ಲಿ ಸಿಲುಕಿದಳು. ಆತಂಕ ಪಟ್ಟಕೊಂಡಳು. ಎಲ್ಲಿ ಪುನಃ ಸುನಂದಾಳ ಹೆಸರು ಕೇಳುತ್ತಲೇ ನಾರಾಯಣ ಸುರ್ಫ ಮಿತಿ ತಪ್ಪಿದರೆ! ಆದರೆ ಸುನಂದಾ ತನ್ನ ಅಭಿಪ್ರಾಯವನ್ನು ಮುಂದಿಡುವ ಹಕ್ಕಿನಿಂದ ವಂಚಿತಳಾ ಆಗಬಾರದು. ಅವಳು ಸ್ವಯಂ ತನ್ನದೇ ತರ್ಕದಿಂದ ತಲೆಯೆತ್ತಿದಳು-ಪುರುಷರ ಮಧ್ಯ ಕುಳಿತುಕೊಂಡು ಅವರನ್ನು ಸಹಿಸಿಕೊಳ್ಳುವ ತಾಳ್ಳೆಯನ್ನು ತಂದುಕೊಳ್ಳಬೇಕು. ತಮ್ಮ ಮಧ್ಯ ಹೆಣ್ಣೆಬ್ಬಳು ಇರುವುದು ಅವರಿಗೆ ಅಭ್ಯಾಸವಿಲ್ಲದ್ದು. ಇರುವುದೇ ಕಡಿಮೆ ಅಲ್ಲವಾ? ಅಭ್ಯಾಸ ಆಗಬೇಕು. ಆ ಬಗೆಯ ಅಭ್ಯಾಸವು ಹಸ್ತಕ್ಕೇಪದಿಂದಪ್ರೇ ಸಾಧ್ಯವಾಗಬೇಕು.

“ಸುನಂದಾಳ ಅಭಿಪ್ರಾಯ ಏನೆಂದರೆ, ವಿಮಲಾಬೇನ್ ತನ್ನ ಓಜಸ್ಸಿ ಬೋಧನೆಯಿಂದ ಪ್ರಾಂತ್ಯದ ಮಹಿಳೆಯರನ್ನು ಪ್ರಭಾವಿಸಿ ಧಾರ್ಮಿಕ ವಿಧಾನದ ವಿರುದ್ಧ ತಮ್ಮ ತಮ್ಮ ಮನೆಗಳಲ್ಲಿ ಪ್ರತಿವಾದ ಹೂಡಲು ಸನ್ನದ್ಧರಾಗಬೇಕು. ಅಂದರೆ, ತಮ್ಮ ತಮ್ಮ ಮನೆಯ ಗಂಡಸರು ಒಮ್ಮೆ ಅಸಾಮಾಜಿಕ ಕಾರ್ಯಗಳಲ್ಲಿ ಮುಂದುವರಿದರೆ, ಭಾಗವಹಿಸಿದರೆ, ಹಿಂದೂ ಮುಸ್ಲಿಂ ಸ್ತೀಯರು ಸಂಘಟಕರಾಗಿ ತಮ್ಮ ತಮ್ಮ ಮನೆಯ ಮಕ್ಕಳು-ಮರಿ ಸಮೇತವಾಗಿ ಆಶ್ರದ್ಧವನ ಮಾಡಿಕೊಳ್ಳತ್ತೇವೆ ಎಂದು ಬೆದರಿಸಬೇಕು. ಕುಟುಂಬದ ಆಶ್ರದ್ಧವನದ ಭಯ ಗಂಡಸರಿಗೆ ಅಂಕುಶವಾಗುತ್ತದೆ. ಆಗಲಿರುವ ದಂಗೆ ನಿಂತುಹೋಗುತ್ತದೆ.”

“ಹೂಂ, ಮಾತಿನಲ್ಲಿ ಅಧ್ಯಾತ್ಮವಿದೆ” ಪವಾರನಿಗೆ ಸುನಂದಾಳ ಸಲಹೆ ಅಸಂಗತ

೧೪೬ / ಆವಿಗೆ

ಅನಿಸಲಿಲ್ಲ-“ನಿಮ್ಮುಲ್ಲರ ಅಭಿಪ್ರಾಯವೇನು?” ಉತ್ಸರ್ಕವಾದ ಅವನು ಅಕರಮ್ ಕಡೆಗೆ ನೋಡಿದ. ಅನಂತರ ಮತ್ತೆ ಇರೆರನ್ನೂ ನೋಡಿದ.”

“ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ” ಅಕರಮ್ ವಿಚಾರಮಗ್ನವಾಗಿ ನುಡಿದು ತಲೆಯಲ್ಲಾಡಿಸಿದ.

“ನನಗೆ ಇದು ಬಹಳಷ್ಟು ಅವ್ಯವಹಾರಿಕ ಅನಿಸುತ್ತದೆ. ಹೆಂಗಸರಿಗೆ ತಮ್ಮ ಪತಿ ಅರಾಜಕ ತತ್ವಗಳ ಜೊತೆ ಸೇರಿಕೊಂಡಿದಾರೆ ಅಥವಾ ಇಲ್ಲ ಎಂಬುದನ್ನು ತಿಳಿಯುವುದಾದರೂ ಹೇಗೆ?” ಶೇವಾಡೆ ಸಂಶಯ ವ್ಯಕ್ತಪಡಿಸಿದನು.

“ವಿಷಯ ತಿಳಿದುಕೊಳ್ಳೋದಾಗಲಿ, ತಿಳಿದುಕೊಳ್ಳದೆ ಇರೋದಾಗಲಿ ಮುಖ್ಯ ಅಲ್ಲ, ಒತ್ತಡ ತರುವ ವಿಧಾನ ಇದು. ಭೂಕಂಪ ಬರಲಿಕ್ಕಿದೆ ಎಂಬ ಭವಿಷ್ಯವಾನೀ ಕೇಳುತ್ತಲೇ ಜನರ ಮನಸ್ಸಿನಲ್ಲಿ ಆತಂಕ ಮನಸ್ಮಾಡುತ್ತಲ್ಲ. ಭೂಕಂಪ ಆಗುತ್ತೋ ಬಿಡುತ್ತೋ ಬೇರೆ ಮಾತು. ಆದರೆ ತಮ್ಮ ತಮ್ಮ ನೆಲೆಯಲ್ಲಿ ಅವರು ರಕ್ಷಣೆಯ ಉಪಾಯವನ್ನು ಮಾಡಿಕೊಳ್ಳುವುದಿಲ್ಲವೇ?”

“ನೀನು ವಿಮಲಾಬೇನ್ ಲೋಂದಿಗೆ ಮುಕ್ತವಾಗಿ ಮಾತುಕತೆ ಆಡು ನಮಿತಾ.”

“ವಿಮಲಾ ಬೇನ್ ದೂರದಶ್ಯತ್ವವಿದ್ದರೆ ಸುನಂದಾಳ ವಿಚಾರಗಳನ್ನು ಸಭೆಯಲ್ಲಿ ವ್ಯಕ್ತಪಡಿಸಲಿ. ಸೀಯರ ವಿವೇಕವನ್ನು ಎಚ್ಚರಿಸಲಿ.”

“ಯಾವ ಹೆಂಗಸಿನ ಅಸ್ತಿತ್ವ ರಕ್ಷಣೆಗಾಗಿ ಅವರ ಮನಸ್ಯ ಗಂಡಸರು ಉನ್ನಾದದ ತಾಂಡವವಾಡಲು ಆತುರಾಗಿದ್ದರೆ, ಅವರ ಮನಸ್ಯ ಹೆಂಗಸರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಡಕಾಡಿ ನೋಡಬೇಡವೇ? ಅವರ ಒಪ್ಪಿಗೆ ಇದೆಯೇ-ಇಲ್ಲವೇ? ಅವಳು ತನ್ನ ‘ಸ್ವದ ಬಡಿದಾಟವನ್ನು ಧರ್ಮಾಂಧರು ಹಾಗೂ ಸಂಪ್ರದಾಯನಿಷ್ಠರ ಹೆಗಲಿಗೇರಿಸಿ ವಾಡುತ್ತಿದ್ದಾಳೆಂಬೇ? ಸುನಂದಾ ಸುಹೃಲನೋಂದಿಗೆ ಮದುವೆಯಾಗುವುದನ್ನು ನಿರಾಕರಿಸಲಿಲ್ಲ-ಇದು ಗಂಭೀರವಾಗಿ ಯೋಚನೆ ಮಾಡುವ ವಿಚಾರ ಅವಳು ಮುಸಲ್ಲಾನಳಾಗಲು ಸಿದ್ಧಾಗಲಿಲ್ಲ. ಅವಳು ಹಿಂದೂವಾಗಿ ಮುಸಲ್ಲಾನನೋಂದಿಗೆ ವಿವಾಹವಾಗಲು ಸಿದ್ಧಾಳ್ಳಾಳು. ಯಾಕೆಂದರೆ ಆಕೆ ಹಿಂದೂ-ಮುಸ್ಲಿಮ್ ಏಕತೆಯನ್ನು ಧರ್ಮಕ್ಕಿಂತ ಮಿಗಿಲು ಎಂದು ಭಾವಿಸಿದ್ದಳು. ಇದೇನು ಸಾಮಾನ್ಯ ವಿಚಾರವೇ?”

“ಧರ್ಮವನ್ನು ಮೇರಿನಿಂತ ಇವರು ನಾಳೆ ತಮ್ಮದೇ ಆದ ಮನಸ್ಯನ್ನು ಮಾಡಿಕೊಳ್ಳುವ ಸಂಭಾವ್ಯತೆಯನ್ನು ಅಲ್ಲಾಗಳಿಯಲಾಗುವುದಿಲ್ಲ. ಹೇಣ್ಣ ಸಮಾಜದ ಬೆನ್ನೆಲುಬು. ಮುಂದೆ ಬನ್ನಿ ಸುನಂದಾಳಿಗೆ ನ್ಯಾಯಕೊಡಿ-ಅವಳಿಗೆ ಅವಳ ವಿಚಾರದಲ್ಲಿ ಸ್ವಯಂ ಯೋಚನೆ ಮಾಡುವ ಸೌಕರ್ಯವನ್ನು ನೀಡಿ! ಹಾಗೆ ಅವಳಿಗೆ ಅಂಥ ಅವಕಾಶವನ್ನು ನಾವು ನೀಡಲು ಬಯಸುವುದಾದರೆ, ಜಾತಿ-ಧರ್ಮಗಳ ಉನ್ನಾದದಿಂದ ಮುಕ್ತರಾದ ಮೇಲೆ ತಾನೆ ಕೊಡಬಲ್ಲೆವು!”

ಎಲ್ಲರ ಬಾಯಿ ಚಾವಿ ಕೆಳೆದುಹೋದ ಬೀಗದ ಹಾಗೆ ತೂಗಾಡಿತು.

ಅವಳಿಗೆ ತಾನು ಕೇಳುತ್ತಿರುವುದು ಪವಾರನ ವಿಚಾರಗಳನ್ನಲ್ಲ, ವಿಮಲಾ ಬೆನ್ನಾಳ ಸಭೆಯಲ್ಲಿ ಕೂತು ಅವರ ನೀರ - ಕ್ಷೀರ ವಿಚೇಕ ಬೆರೆತ ಉದ್ಯೋಧಕ ಮಾತುಗಳನ್ನು ಕೇಳುತ್ತಿದ್ದೇನೆ ಅನಿಸಿ ಮಂತ್ರಮುಗ್ಧಭಾದ್ಭು.

ಜನರ ಮುಖಿದ ಮೇಲಿನ ಗಾಬರಿಯನ್ನು ಕಂಡ ಪವಾರ ಮತ್ತೊಮ್ಮೆ ರಿಸ್ಟ್ ವಾಚ್ ನೋಡಿಕೊಂಡನು-“ಒಹ್ ತಡವಾಗುತ್ತಿದೆ ನಡೆಯಿರಿ.”

ಪವಾರನಿಗೆ ಮತ್ತೆಲ್ಲಾದರೂ ಹೋಗಬೇಕಾಗಿದೆಯೇ ಎಂದು ಕೇಳುವ ಸಾಹಸವೂ ಅವರಾರಿಗೂ ಆಗಲಿಲ್ಲ.

ಪವಾರ ಕುಚೀಯನ್ನು ಹಿಂದಕ್ಕೆ ಸರಿಸಿ ಮೇಲೇಷುತ್ತಿದ್ದಂತೆ, ಎಲ್ಲರೂ ಕುಚೀಗಳನ್ನು ಬಿಟ್ಟು ಎದ್ದನಿಂತರು.

ಅವರೆಲ್ಲ ಪವಾರನನ್ನು ಅನುಸರಿಸಿದರು.

ಮಧ್ಯಾಹ್ನದ ಉಂಟದ ಸಮಯ ಏರಿತ್ತು. ಸಭೆ ವಿಸರ್ವನೆಯಾಗುತ್ತಲೇ ಕಾಣೆಯಾಗುವಂತೆ ಸಂದರ್ಶಿ ಮಾಯವಾಗಿತ್ತು.

ಶೇವಾಡೆ ಹಾಗೂ ಮಕರಂದರನ್ನು ಬಿಟ್ಟು ಎಲ್ಲರೂ ಗಡಬಡಿಸಿ ತಮ್ಮ ತಮ್ಮ ಕೆಲಸಗಳಿಗೆ ಹಿಂತಿರುಗಿದ್ದರು. ಅವರಿಭೂರೇ ಅವರನ್ನು ಗೇಟಿನವರೆಗೆ ಕಳಿಸಲು ಬಂದರು.

ಹುಕ್ಕುತ್ತಿರುವ ಬೇಸರವನ್ನು ಕೊಡವಿ ಬಿಟ್ಟು, ಸೌಜನ್ಯದಿಂದ ಬೀಳ್ಳುಡಲು ಕೈ ಜೋಡಿಸಲೇ ಎಂದು ಒಮ್ಮೆ ಮನಸ್ಸಿನಲ್ಲಿ ಬಂತು. ಅವರ ನಡತೆಯ ಜಾತಕ ತೆಗೆದುಕೊಂಡು ತನಗೇನು ಮಾಡುವುದಿದೆ? ಎರಡನೆಯದಾಗಿ ಅವರ ನಡುವೆಯೇ ಅವಳಿಗೆ ಕೆಲಸ ಮಾಡಬೇಕಾಗಿದೆ. ಆದರೆ ಈ ಎಲ್ಲ ಯೋಚನೆಗಳಾಚೆ ನಾರಾಯಣ ಸುರ್ವ ಹಾಗೂ ಮಕರಂದರ ಕಿರಿಕಿರಿಯಿಂದುಂಟಾದ ಅವಮಾನದ ಅನುಭವದಿಂದ ಅವಳಿಗೆ ಬಿಡುಗಡೆ ಪಡೆಯಲು ಸಾಧ್ಯವಾಗಲಿಲ್ಲ.

ಗೇಟಿನಿಂದ ಹೊರಬಿದ್ದ ಅವರು ಸೈಫನಿನ ವಿರುದ್ಧ ದಿಕ್ಕಿನಲ್ಲಿ ಹೊರಟರು.

ಪ್ರಶ್ನಿರವಾದ ಬಿಸಿಲಿನ ಕಳ್ಳುಕುಕ್ಕುವಿಕೆ, ಅದೇ ತಾನೇ ಹಚ್ಚಿಕೊಂಡ ಕಾಡಿಗೆಯ ಹಾಗೆ ಕಿರಿಕಿರಿಯನ್ನುಂಟುಮಾಡಿತು. ಉಕ್ಕುತ್ತಿದ್ದ ನಿಜವಾದ ಸೂಳಿಕ ಬೆವರಿನಲ್ಲಿ ಕರಗತೊಡಗಿತ್ತು. ಕ್ಷಾಂಟೇನಿನಲ್ಲಿ ಒಂದು ಗ್ರಾಸು ನೀರನ್ನಾದರೂ ಕುಡಿದ್ದರೆ ಚನ್ನಾಗಿತ್ತು.

ಮುಖ ಎತ್ತಿಕೊಂಡು ಯಾವ ಕಡೆ ಹೊರಟಿದ್ದಾರೆ ಅವರು? ಕೇಳಬೇಕೆಂಬ ಉತ್ಪನ್ಮೂಕತೆ ಗುನುಗುನಿಸಿತು, ಆದರೆ ಪ್ರಶ್ನೆಯನ್ನು ತುಟಿಯವರೆಗೆ ತರುವ ಪ್ರಯತ್ನದಲ್ಲಿ ಸಫಲಳಾಗಲಿಲ್ಲ.

ಅಕಸ್ಯಾತ್ಮಾಗಿ ಪವಾರ ಗಾಥವಾದ ಆತ್ಮೀಯ ಸ್ವರದಲ್ಲಿ ಕೇಳಿದ.

“ಬಮಶಃ ಉಂಟ ಮಾಡಲು ಸಾಧ್ಯವಾಗಿರಲೆಕ್ಕಿಲ್ಲ ನಿನಗೆ”

ಒಂದೇ ಬಾರಿಗೆ ಬಾಯಿಂದ ಸುಳ್ಳ ಹೊರಬಿತ್ತು.

೧೪೮ / ಆವಿಗೆ

“ಇಲ್ಲ”

ಬೇಸರವಾಯಿತು, ಸುಖ್ಯಯಾಕೆ ಹೇಳಿದೆ? ಬಹುಶಃ ಅವಳಿಗೆ ಸಂಕೋಚವಾಯಿತು. ಕಾಮಿಕಳಾದ ಕೀರ್ತನೆಯ ಬಾಯಿಯ ಮನೆಗೆ ಸುನಂದಾಳ ಕೇಸ್ ಪ್ರೈಲ್ ಸಿದ್ಧಪಡಿಸಲು ಹೋಗಿದ್ದಳೇ ಅಥವಾ ಅತಿದ್ದು ಸ್ವೀಕರಿಸಲು ಹೋಗಿದ್ದಳೇ ಎಂದು ಪವಾರ ಅವಳ ನಡತೆಯ ಬಗ್ಗೆ ಅನ್ಯಥಾ ತಿಳಿದುಕೊಂಡರೆ!

“ಅಂದರೆ ಈಗ ನಿನಗೆ ಮೊದಲು ಏನಾದರೂ ತಿಂಡಿ ತಿನಿಸು ಆಗಬೇಕು. ಎಲ್ಲಿ...”

ನಂತರ ಪವಾರ ಸ್ವಯಂ ಪ್ರಸ್ತಾಪ ಮಾಡಿದ.

“ಪವಯಿ ಲೇಕ್ ಹೋಗೇಣವಾ? ‘ಸಾಂರ್ಥು’ದಲ್ಲಿ ಕೂತು ಸ್ವಾಂಡ್ ವಿಚ್ ಜೊತೆ ಫಿಲ್ಪರ್ ಕಾಫಿ ಕುಡಿಯೋಣವಾ?”

“ಬಹಳ ಸುಂದರವಾದ ಸ್ಥಳ. ನಿನಗೆ ತುಂಬ ಹಿಡಿಸಬಹುದು. ಮೂರೂಕಡೆ ಬೆಟ್ಟದ ಮಡಿಲಲ್ಲಿ ಹರಡಿದ ವಿಶಾಲ ಸರೋವರವನ್ನು ಮರಗಳ ಗುಂಪಿನ ಹಿನ್ನೆಲೆಯಲ್ಲಿ ನೋಡುತ್ತ ಫಿಲ್ಪರ್ ಕಾಫಿಯ ಗುಟುಕು ಅದ್ಭುತ ಆನಂದವನ್ನು ಹೊಡಬಲ್ಲದು. ಅಲುಗಾಡುವ ನೀರಿನ ಪಾತಳಿಯ ಮೇಲೆ ದೋಷೀಯಿಲ್ಲದೆ ನಮ್ಮ ದೇಹ ತೇಲುತ್ತ ವಿಹಾರ ಮಾಡುತ್ತಿದೆ ಅನಿಸತ್ತೊಡಗುತ್ತದೆ.

ಬೆಂಕ್ಸೆಬಿಂದ್ಜು ಪವಾರ ಪ್ರಕೃತಿ ಪ್ರೇಮಿಯೂ ಹೌದು. ಕಹಿಯಾದ, ಕರೋರವಾದ ದೃಷ್ಟಿ ತುಂಬಿದ, ಹೊಡೆದ ಹಾಗೆ ಮಾತನಾಡುವ ಪವಾರನ ಪರಿಚಯವಿತ್ತು, ಕಾವ್ಯಮಯ ವ್ಯಕ್ತಿತ್ವದಲ್ಲ!

ಪವಾರನ ಸ್ವರ ಅನಾಯಾಸವಾಗಿ ಅಸ್ವಂಟವಾಯಿತು.

“ನಿಜ ಹೇಳಬೇಕೆಂದರೆ ಇಂದು ಅದೇ ನಿಶ್ಚಿಂತೆ ಬೇಕಾಗಿದೆ. ದೊಡ್ಡ ಬೇಸರದಲ್ಲಿ ದಿನ ಕಳೇತು.”

ನಮಿತಾ ಎಲ್ಲಿಯೋ ಕಳೆದುಹೋದವಳಂತಿದ್ದಳು.

“ಎಂದಾದರೂ ‘ಸಾಂರ್ಥು’ ದಲ್ಲಿ ಕೂತಿದ್ದ್ಯಯಾ?”

ಏನು ಉತ್ತರ ಕೊಡಲಿ? ಜೀವ ಮುಖಗತೊಡಗಿತು. ಸಾಂಯ್ ಸಾಂಯ್ ಹಿಚುಕು ಹಿಡಿದಿದೆ. ತನ್ನ ಎದೆಬಡಿತದ ಸದ್ಯ ಅವಳಿಗೇ ಕೇಳಿಸತೊಡಗಿದೆ. ‘ಸಾಂರ್ಥು’ದಲ್ಲಿ ಪವಾರನೊಂದಿಗೆ ಏಕಾಂತದಲ್ಲಿ ಕೂರುವುದು ಯೋಗ್ಯವೆನಿಸಿತೇ? ಅವಳಿಗೆ ಪರಿಚಯವಾದರೂ ಎಷ್ಟಿದೆ? ಬೇರೆ ಯಾವುದೋ ರೆಸ್ಪೂರಾದಲ್ಲಿ ಆಗೇ ಇದಕ್ಕೂ ಮುನ್ನ ಹೋಗಿ ಹೊತ್ತಿಲ್ಲವೆಂದಲ್ಲ. ಸ್ವಿತಾ ತನ್ನ ಸಂಗಡ ಶರತ್ತಾನನ್ನೂ ಕರೆದುಕೊಂಡು ಎಪ್ಪೋಬಾರಿ ಅವಳನ್ನು ಒತ್ತಾಯಪೂರ್ವಕ ‘ಜುಗನ್ನಾ’ಕ್ಕೆ ಎಳೆದುಕೊಂಡು ಹೋಗಿದ್ದಳು. ಆದರೆ ಸ್ವಿತಾಳು ಇರುವಾಗ ಅವಳಿಗೆ ಯಾವ ತೊಂದರೆಯೂ ಇರಲಿಲ್ಲ. ಆದರೂ ಏನೋ ದುಗುಡ ಮನಸ್ಸಿನಲ್ಲಿ ಆಗಲೂ ಇತ್ತು.

ಆವಿಗೆ / ಱಳ್ಳಿ

“ಸರೋವರದಲ್ಲಿ ತಿರುಗಿದ್ದೇನೆ. ನೆನಪಿದೆ. ದಟ್ಟವಾದ ತೋಟವಿದೆ. ಆದರೆ ಸ್ತೂಲ್ ಪಿಕ್‌ನಿಕ್‌ಗೆ ಹೋಗಿದೆ. ಅಲ್ಲಿ ಜೋಕಾಲಿ, ಅದೂ-ಇದೂ ಹುಡುಕೂರೆ ಹುಡುಗರು. ‘ಸಾಂರ್ಥು’ ಅಲ್ಲ. ಬಹುಶಃ ಆಗ ಅಲ್ಲಿ ಯಾವ ರೆಸ್ಪೂರಾ ಇರಲಿಲ್ಲವೇನೋ. ಇದ್ದರೂ ಅದರ ಪರಿಚಯವಿರುವ ಸಂಭಾವ್ಯತೆ ಇರಲಿಲ್ಲ.” ಅವಳು ಸ್ಪಷ್ಟವೇ ನೀಡಿದಳು.

“ಶಾಲೆಯ ಕಡೆ ಬಿಡು, ನೀನು ಮಿರಿಬಾಯಿ ಕಾಲೇಜಿನಲ್ಲಿಲ್ಲವಾ ಓದಿದ್ದೂ?”

“ಹೊದು”

“ನಿನ್ನ ಕಾಲೇಜಿನ ಪ್ರೇಮಿ ಜೋಡಿಗಳಿಂದ ತುಂಬಿಕೊಂಡೇ ಇರುತ್ತದೆ ಸಾಂರ್ಥು.”

ನೋಯುವ ನರದಲ್ಲಿ ನೋವು ಬೆಂಬುತ್ತು. ಉದಾಸಳಾದಳು. ವಿಷ್ಟ ಆಂಟಿಯ ಅಕ್ಷನ ಮುಗ ಉರಿಗೆ ಹೋದವನು ಎಂದೂ ಅವಕಾಶವನ್ನೇ ಕೊಡಲಿಲ್ಲ. ಅವಳೂ ‘ನೀಲ ಕವುಲ್’ದ ಹಾಗೆ ಚಂಚುವಿನಲ್ಲಿ ಚಂಚು ಇಟ್ಟು ರೆಸ್ಪೂರಾದ ಯಾವುದೋ ಮೂಲೆಯಲ್ಲಿ ಗುನುಗುನು ನಡೆಸಬಹುದಾಗಿತ್ತು—‘ಸಾಂರ್ಥು’ ಆಗಲಿ ‘ಸವೇರಾ’ ಆಗಲಿ. ಎಂದಾದರೂ ಸಂಯೋಗವಶಾತ್ ಅವನೋಡನೆ ಭೇಟಿಯಾದರೆ, ಯಾರಿಗೆ ಗೊತ್ತು? ಈ ಮನಸ್ಸು ಎಷ್ಟೂಂದು ವಿಚಿತ್ರ! ಅದರ ಹಾರಾಟ, ತೇಲಾಟ! ವಿಷ್ಟ ಆಂಟಿಯ ನೋಡಿರದ ಆ ಸಂಬಂಧಿ, ಹುಡುಗನ ಹೈಪ್ಪ್-ಪೈಪ್ ಮಾಡೆಲ್ ಅವಳ ಹೃದಯದಲ್ಲಿ ಶಾಗಾಡುತ್ತಿರುತ್ತದೆ. ಆ ವಾಡೆಲ್ ಯಾವಾಗಿನಿಂದ ಅವಳ ಸುಕೋಮಲ ಭಾವನೆಗಳೊಂದಿಗೆ ಕಣ್ಣಿಮುಚ್ಚಾಲೆ ಆಟ ಪ್ರಾರಂಭಮಾಡಿದೆ—ಗೊತ್ತಿಲ್ಲ!

“ನೀನು ನಿನ್ನ ಮಾತಿಗೆ ಉತ್ತರ ಕೊಡಲಿಲ್ಲ.”

“ನೀವು ಹೇಳುತ್ತಿರೆಂದ ಮೇಲೆ ಸರಿಯಿರಬಹುದು” ಮತ್ತೆ ಅವಳೇನು ಹೇಳುವುದು?

“ನಾನು ಇಷ್ಟೂಂದು ಮುದುಕನಾಗಿರಲಾರೆ. ನೀನು ‘ನೀವು’ ಅನ್ನವುದನ್ನು ಬದಲುಮಾಡು.” ಹೋಗುತ್ತ ಪವಾರನು ಬೆರಳಿನಿಂದ ಸನ್ನೆ ಮಾಡಿದ.

“ಅಲ್ಲಿ ಕಾಣ್ಣಿದೆಯಲ್ಲ ಗಾಂಧಿನಗರ ಅಲ್ಲಿಂದಲೇ ‘ಪವಯ್’ ಲೇಕ್‌ಗೆ ಬಸ್ ಸಿಗುವುದು.”

“ಸಾಂರ್ಥು’ಗೆ ಹೋದರೆ ಸಂಫಕ್ಕೆ ಹೋಗಲು ತಡವಾಗುವುದಿಲ್ಲವೇ?” ಪವಾರನ ಜೊತೆಯಲ್ಲಿ ಏಕಾಂತದಲ್ಲಿ ಇರುವ ಸಂಭಾವ್ಯತೆಯೇ ಅವಳನ್ನು ತಳಕ್ಕೆ ತೆಳ್ಳಿತ್ತು.

“ನಾವು ಅಲ್ಲಿಗೆ ಹಿಂದಿರುಗಬೇಕಾದ ಅವಶ್ಯಕತೆಯಿಲ್ಲ. ನೇರವಾಗಿ ಮನೆಗೆ ಹೋದರಾಯಿತು. ಸಾಂತಾಕ್ರೂಜ್ ಪಶ್ಚಿಮಕ್ಕೆ ಅಲ್ಲಿಂದಲೇ ನೇರವಾಗಿ ಬಸಿದೆ.”

ಯಾವುದೇ ಆಯುಧ ಉಳಿಯಲಿಲ್ಲ.

ರಸ್ತೆ ದಾಟ ಅವರು ಕಲ್ಲು ಒಡೆಯುವ ಮಶಿನ್ ಕಡೆ ಮುಂದೆ ಸಾಗಿದರು. ಮಶಿನ್‌ಗೆ ಸ್ವಲ್ಪ ಮುಂಚೆಯೇ ಬಸ್ ಸ್ಪ್ಯಾಂಡ್ ಕಾಣಿಸಿತು. ತಲೆಯಮೇಲೆ ಕಡುಬಿಸಿಲಿನ ಭತ್ತಿಯಿತ್ತು.

೧೫೦ / ಆವಿಗೆ

ಡಾಕ್‌ಯಾರ್ಡ್ ಕಾಲೋನಿಯ ಹಿಂದಿನ, ಬೆಟ್ಟದ ಮೇಲೆ ಹಬ್ಬಿದ ಕಾಡಿನ ಕಡೆ ದೃಷ್ಟಿ ಹರಿಯಿತು. ಇದೇ ಸ್ಥಳ ಅದು. ಬಹುಶಃ ಇಲ್ಲಿಯೇ ಎಲ್ಲಿಯೋ ಅಪ್ಪಾಚಿಯವರನ್ನು ಕೊಲ್ಲುವ ಯತ್ನ ನಡೆದಿದ್ದು. ಎಂಥ ಭಯಾನಕ ಬೆಳಗು ಆಗಿತ್ತದು! ಮನೆಗೆ ಸುದ್ದಿ ತಿಳಿಯುತ್ತಲೇ ಜೀವವೇ ಇಲ್ಲದವರ ಹಾಗೆ ಎಲ್ಲರೂ ಜಡವಾಗಿಬಿಟ್ಟಿದ್ದರು.

ಇದೇ ಬೆಟ್ಟದ ತಪ್ಪಲಿನಿಂದ ಇಳಿದ ಇಳಿಜಾರಾದ ಸಂದುಗೊಂದಿನ ಕಾಲುದಾರಿಯಿಂದ ಕೊಲೆಗಡುಕ, ಪವರ್‌ಲೇಕ್ ಕಡೆಯಿಂದಲೇ ಬಂದಿರಬೇಕು, ಮತ್ತು ಕೆಲಸ ಮುಗಿಸಿ ಅದೇ ದಾರಿಯಿಂದ ಮರಳಿ ಓಡಿರಬೇಕು ಎಂದು ಜನ ಸಂದೇಹಪಟ್ಟಿದ್ದರು!

ಈ ಸ್ಥಳಕ್ಕೆ ಪವಾರ್ ಯಾಕೆ ಕರೆದುಕೊಂಡು ಬಂದ? ಜಹಾ ಕುಡಿಯುವ ತಲುಬಣ್ಣೆ ಆಗಿದ್ದರೆ ಬೇರೆ ಯಾವುದಾದರೂ ರೆಸ್ಪೂರಾಕ್ ಹೋಗಬಹುದಾಗಿತ್ತು.

ಗಮನಿಸಿದಳು, ರಸ್ತೆಯಲ್ಲಿ ಹೆಚ್ಚೆ ಹಾಕುತ್ತಿರುವ ಪವಾರ ಮೌನವಾಗಿದ್ದಾನೆ. ಅವನೂ ನಮ್ಮ ಅಪ್ಪಾಚಿಯ ದುಃಖದ ಪ್ರಕರಣದ ನೆನಪಿನಲ್ಲಿ ಮುಳುಗಿರಬಹುದೇ? ಬಸ್ ನಿರೀಕ್ಷೆಯಲ್ಲಿದ್ದ ಅವನು ಅಕ್ಕಪಕ್ಕ ಕತ್ತು ತಿರುಗಿಸುತ್ತ ಏನೋ ನೋಡುವ ಪ್ರಯತ್ನ ಮಾಡಿದ.

“ಇಲ್ಲಿಂದ ಕಾಣುವುದಿಲ್ಲ.... ಬಿಟರಮ್ ಗ್ಲಾಸ್ ಘ್ರಾಕ್‌ರಿ. ಪೆಟ್ರೋಲ್ ಪಂಪಿನ ಮರೆಯಲ್ಲಿದೆ.”

ಧಕ್ಕಾಗಿ ಬಿಟ್ಟಳು ಅವಳು. ತಾನು ಬಿಟರಮ್ ಗ್ಲಾಸ್ ಘ್ರಾಕ್‌ರಿ ಮಡುಹುತ್ತಿದ್ದೇನೆಂಬುದು ಪವಾರನಿಗೆ ಗೊತ್ತಾದದ್ದಾದರೂ ಹೇಗೆ?

ಬಸ್‌ನಲ್ಲಿ ಸಂದರ್ಭಿಯ ಮಧ್ಯೆ ಮೇಲಿನ ಹ್ಯಾಂಡಲ್ ಹಿಡಿದುತ್ತೂಗಾಡುತ್ತ ಹೋಗುವಾಗ ಚಿಂತೆಯಾಯಿತು. ಮರಳಿ ಹೋಗುವಾಗ ಅವಳು ಎರಡೆರಡು ಬಸ್‌ಗಳನ್ನು ಬದಲಿಸಿ ಹೋಗಬೇಕಾಗುವುದು. ಪಸ್‌ನಲ್ಲಿ ಅದಕ್ಕೆ ತಕ್ಕಷ್ಟು ಹಣ ಇದೆಯೇ?

ಸಾಂತಾಕ್ಲೋಜ್‌ನಿಂದ ವಿಕ್ಸೋಲಿಯವರೆಗೆ ಹೋಗಲು ಅವಳು ಮೂರು ತಿಂಗಳ ಪಾಸ್ ಮಾಡಿಸಿದ್ದಾಳೆ. ಕಂಜೂರ ಮಾರ್ಗ, ವಿಕ್ಸೋಲಿಯಿಂದ ಒಂದು ಸೈಫನ್ ಮುಂದೆ ಇದ್ದರೂ ಒಂದೂವರೆ ರೂಪಾಯಿಯನ್ನು ಆ ಸಾಮಾನ್ಯ ದೂರಕ್ಕೆ ತೆರಬೇಕಾಗಿತ್ತು. ಮೂರು-ನಾಲ್ಕು ರೂಪಾಯಿ ನಾಣ್ಯ ಅವಳ ಪಸ್‌ನಲ್ಲಿ ಇದ್ದಿರಬಹುದು ಸಂಘದ ಆಫೀಸಿಗೆ ಹೋಗಿಬಿಟ್ಟಿದ್ದರೆ ಬಸ್‌ಚಾರ್ಜನ ಅನವಶ್ಯಕ ವಿಚಿನಿಂದ ತಪ್ಪಿಸಿಹೋಳುಬಹುದಾಗಿತ್ತು. ಪವರ್ ಲೇಕನಿಂದ ಮನೆಗೆ ಹೋಗಲು ಬಸ್ ಬಿಟ್ಟರೆ ಬೇರೆ ಅನ್ಯ ಸಾಧನ ಇಲ್ಲವೂ ಇಲ್ಲ. ಪವಾರ ಜೊತೆಗೆ ಇರುವವರೆಗೆ ಅವಳಿಗೆ ಪಸ್‌ ತರೆಯುವ ಅವಶ್ಯಕತೆ ಬಿಳಿಮುದ್ರಿಲ್ಲ. ಇವಳ ಆರ್ಥಿಕ ಸ್ಥಿತಿ ಇರ್ಮೇಂದು ದುಸ್ತರವಾದದ್ದು ಎಂದು ಪವಾರನಿಗಾದರೂ ಏನು ಗೊತ್ತು?.... ನಿಜವಾಗಿ ಅವನು ಜೊತೆಗಿರದಿದ್ದರೂ

ಆಗಿಗೆ / ಇಗಿ

ಅವಳಿಗೆ ಪರ್ಸೋನ್ ತೆರೆಯುವ ಅವಶ್ಯಕತೆ ಬೀಳಬಾರದು. ಒಂದು ಸಂಗತಿ ಈಗ ಗಮನಕ್ಕೆ ಬರುತ್ತದೆ. ನೊರಿಗೆ ಅವಶ್ಯಕತೆಯಿರುವುದು ಆಲ್ ರಾಟ್ ಲೋಕಲ್ ಪಾಸ್. ಸಂಖದವರಿಗಾದರೂ ತಿಳಿವಳಿಕೆ ಬೇಕು. ಯಾವ ಕೆಲಸಕ್ಕಾದರೂ ಎಲ್ಲಿಗಾದರೂ ಅಲ್ಲಿ-ಇಲ್ಲಿ ಕಳಿಸಬೇಕಾದಾಗ ರೊಕ್ಕೆ ಕೊಟ್ಟಿ ಕಳಿಸಬೇಕು. ‘ಕೆಂಪು ಬಾವುಟ ಜಿಂಡಾಬಾದ್’ನ ಚಿಕ್ಕೆದಲ್ಲಿ ಸಿಕ್ಕು ಎಷ್ಟು ದಿನ ಎಂದು ತನ್ನ ಜೀಬನ್ನು ಖಾಲಿ ಮಾಡಿಕೊಳ್ಳುತ್ತ ಇರಬೇಕು?

ಪಾರಾನೋಡನೆ ಈ ಬಗ್ಗೆ ಮಾತನಾಡಬೇಕು. ಜೊತೆಗೆ ಅವಳು ಸ್ವಂತ ಉಂಟದ ಡಬ್ಬು ತೆಗೆದುಕೊಂಡು ಬರಬೇಕು.

ಸಂಖದ ಕಾರ್ಯಾಲಯದಲ್ಲಿ ಮಧ್ಯಾಹ್ನದ ಉಂಟಕ್ಕೆ ನಿಗದಿತ ಸಮಯ ಇರಲಿಲ್ಲ. ಆದ್ದರಿಂದಲೇ ಅವಳು ಈವರೆಗೆ ಮನೆಯಿಂದ ಡಬ್ಬಿ ತಂದಿರಲಿಲ್ಲ. ಯಾಕೆಂದರೆ ಎಷ್ಟು ಹೊತ್ತಿಗೆ ಎಲ್ಲಿಗೆ ‘ಕೆಂಪು ಬಾವುಟ’ ಹಿಡಿದುಕೊಂಡು ಹೊರಡುವ ಅವಶ್ಯಕತೆ ಬೀಳುತ್ತದೆಯೋ, ಯಾವುದೆ ಪ್ರಾರ್ಥ ಸೂಚನೆಯೂ ಇರುವುದಿಲ್ಲ.

ವಿಷ್ಣುರಾಮನ ಪ್ರಕೃಷ್ಟ ಚಹಾ ಕುಡಿದು ಹಸಿವನ್ನು ಯಾವಾಗಲೂ ಹಿಂಗಿಸಿ ಕೊಳ್ಳುವುದಕ್ಕಿಂತ ವ್ಯಾನಿಟಿ ಬ್ಯಾಗ್‌ನಲ್ಲಿ ಡಬ್ಬು ಹಾಕಿಕೊಂಡು ಬರುವುದು ಒಳ್ಳೆಯದು. ‘ಉಡುಪಿ’ ಯವರಿಂದ ಏನಾದರೂ ತರಿಸಿಕೊಂಡು ತಿಂದರೂ ಪರವಾಗಿಲ್ಲ. ಯಾವುದಾದರೂ ತಳ್ಳುಗಾಡಿಯಿಂದ ಒಂದೂವರೆ ರೂಪಾಯಿಯ ಪಾಪು-ಬಟಾಟೆ ಒಡೆ ತರಿಸಿಕೊಂಡು, ಹಸಿವೆಯನ್ನು ದೂರತ್ವಕ್ಕೆ ಯಾವಾಗಲೂ ಮಾಡುವಂತೆ ತಿರುಗಾಡುವ ಪ್ರಯತ್ನವನ್ನು ಮಾಡುವುದನ್ನು ಬಿಟ್ಟರೆ ಅವಳಿಗೆ ಬೇರೆ ದಾರಿ ಇರಲಿಲ್ಲ. ದಿನಾಲೂ ಇಷ್ಟಣ್ಣು ಮಾಡಿದ್ದರೆ ಸಂಜೆಯ ವೇಳೆಗೆ ಕಾಲುಗಳು ಬಂಡಾಯ ಹೂಡುತ್ತಿದ್ದವು, ನಡುಗುತ್ತಿದ್ದವು, ತಲೆ ಸುತ್ತುತೊಡಗುತ್ತಿತ್ತು. ಪಾರ ಅಥವಾ ತ್ರಿಪಾರಿ ಅಂಕಲ್ ಕಾರ್ಯಾಲಯದಲ್ಲಿ ಹಾಜರಿದ್ದರೆ, ಕಾರ್ಮಿಕರು ನಿರಂತರ ಭೇಟಿಗೆ ಬರುತ್ತಿದ್ದರೂ, ಅವಳು ಏನಾದರೂ ತಿಂದಳೇ ಇಲ್ಲವೇ ಎಂಬುದನ್ನು ವಿಚಾರಿಸಲು ಮರಿಯುತ್ತಿರಲಿಲ್ಲ. ಅವಳು ಬೇಡವೆಂದರೂ ತಕ್ಕಣ ನಾಷ್ಟ ಮೇಲೆ ಬರುತ್ತಿತ್ತು. ಅವಳ ಇಂಚಿಗೆ ಲಕ್ಷ್ಯ ಕೊಡುತ್ತೆ, ಅವಳು ಎಂಥ ಬಗೆಯ ಉಣಿಸನ್ನು ಅವೇಕ್ಕ ಪಡುತ್ತಾಳೆ, ಎಂದು ಗಮನಿಸುತ್ತೆ. ಅವಳಿಗಾಗಿ ಮಾತ್ರ ನಾಷ್ಟಾವನ್ನು ತರಿಸುತ್ತಿಲ್ಲ. ಅವರೂ ಕೂಡ ಬೆಳಗಿನಿಂದ ಏನೂ ತಿಂದಿಲ್ಲ—ಎಂದು ಅವಳಿಗೆ ಸಮಾಧಾನ ಪಡಿಸುತ್ತಿದ್ದರು. ಜೀಲದಲ್ಲಿ ಹಾಕಿಕೊಂಡ ಅವಳ ಉಂಟದ ಡಬ್ಬಿ ಬಿಸಿ ಹಾಗೂ ಶೇಕೆಯಿಂದಾಗಿ ಹಳಸಿಹೋಗುತ್ತಿತ್ತು.

ಬಸ್ ಅವರಿಬ್ಬರನ್ನೂ ಪವಯಿ ಲೇಕೊನ ಮುಖ್ಯಗೇಟಿನ ಎದುರಿಗೆ ತಂದು ಇಳಿಸಿತು.

‘ಸಾಂರ್ಥು’ ಅಂಗಳದಲ್ಲಿ ಕುಳಿತುಕೊಂಡಾಗ ಮರಗಳು ಹಾಗೂ ತೂಗುವ ಬಳ್ಳಿಗಳ ದಟ್ಟಣೆಯ ಕೆಳಗೆ, ತೆರೆದುಕೊಂಡಿದ್ದ ಮೇಚುಗಳ ಮೇಲೆ ಸಂಜೆ

೧೫೨ / ಆವಿಗೆ

ಇಂದುಬರುತ್ತಿದ್ದುದು ಅನುಭವಕ್ಕೆ ಬರುತ್ತಿತ್ತು.

ಮೇಚಿನ ಮೇಲೆ ಹಾಕಿದ ಬಿಳಿಯ ಬಟ್ಟೆಯ ಮೇಲೆ, ದಟ್ಟ ಮರಗಳ ಸಂದಿನಿಂದ ಶಾರಿಬರುವ ಸೂರ್ಯ ಕಿರಣಗಳು ತಮ್ಮ ಉಜ್ಜಲತೆಯಿಂದ ಬೇಸರಗೊಂಡು, ಮಿನುಗುವ ಬಿಂದುಗಳಾಗಿ ಅಲ್ಲಲ್ಲಿ ಇಂದು ದಃಪಾರಿಸಿಕೊಳ್ಳುತ್ತಿದ್ದವು.

ಇಂಥ ಮನೋಹರವಾದ ಸ್ಥಳಗಳು, ತುಂಬಿದ ಜೀಬಿನಲ್ಲಿಯೇ ಯಾಕೆ ಬಚ್ಚಿಟ್ಟಿಕೊಳ್ಳುತ್ತವೆ? ಸರ್ವಸಾಧಾರಣ ಜನರೂ ಕೂಡ ತಮ್ಮ ಜೀಬಿನ ಸಾಮಧ್ಯಕ್ಕನುಗುಣವಾಗಿ ಈ ಬಿಳಿಯ ಟೇಬಲ್ ಕ್ಲಾರ್ ಮೇಲೆ ಚೆಲ್ಲಿದ ಮುತ್ತಿನಂತೆ ಬಿಧ್ಯ ಸೂರ್ಯ ಕಿರಣಗಳನ್ನು ತಮ್ಮ ಬೊಗಸೆಯಲ್ಲಿ ಹಿಡಿದು ಪುಡಿಯಲು ಯಾಕೆ ಸಾಧ್ಯವಾಗುವುದಿಲ್ಲ?

ಮೇಚಿನ ಮೇಲೆ ಮೊಣಕ್ಕೆಯನ್ನು ಲಾರಿ, ತನ್ನ ಹುದುಕಾಟದ ದೃಷ್ಟಿಯಲ್ಲಿ, ಸಲ್ಲಾಪದಲ್ಲಿ ಮಗ್ನಾವಾದ ಅಕ್ಕಪಕ್ಕದ ಮೇಚುಗಳನ್ನು ನೋಡತೊಡಗಿದಳು. ಸಹಜ ಸ್ಥಿತಿಗೆ ಮರಳಿದಳು. ಆತಂಕವನ್ನುಂಟುಮಾಡುವ ಯಾವುದೇ ಪರಿಸಿತ ದೃಷ್ಟಿಯು ಬಳಿಯಲ್ಲಿಲ್ಲ ಕಾಣಿಸಲಿಲ್ಲ.

ಸ್ವಾಂಡೆವಿಚ್ ಮತ್ತು ಕಾಫಿಗಾಗಿ ಬೆರರೊನಿಗೆ ಆರ್ಕಾರ್ ಮಾಡಿ, ಪವಾರ್ ಒಮ್ಮೆಲೇ ಅವಳಿಗೆ ಅಡ್ಡಾದಿಡ್ಡಿ ಪತ್ತೆ ಕೇಳಿದ. ಅದು ಅಡ್ಡಾದಿಡ್ಡಿ ಪತ್ತೆ ಯಾಕೆ ಆಗತ್ತೆಂದರೆ ಅಂಥದನ್ನು ಆಕೆ ನಿರೀಕ್ಷೆ ಮಾಡಿರಲಿಲ್ಲ, ಅದನ್ನು ಎದುರಿಸುವ ಮಾನಸಿಕ ಸಿದ್ಧತೆಯಿಂದ ಅವಳು ಬಹಳ ದೂರವೇ ಇದ್ದಳು.

“ಸುನಂದಾಳ ಸಾಫಿದಲ್ಲಿ ನೀನು ಇದ್ದೀಯಾ ಅಂದುಕೊ. ನೀನು ಯಾವ ಬಗೆಯ ನಿಷಾಯಕ್ಕೆ ಬರ್ತದ್ದಿಂದಿ?”

ಪ್ರಶ್ನೆ ಹೊರಬಿಳುತ್ತಲೇ ಅವಳು ಒಂದು ವಿಶ್ವೇಸ್ಥಿತಿಯ ಜಟಿಲವಾದ ಜಂಜಡದಲ್ಲಿ ಸಿಕ್ಕಿಬಿದ್ದಿದ್ದಳು. ಆದರೂ ಅವಳು ಅಲ್ಲಿಯೇ ನಿಂತಿರಲು ಸಾಧ್ಯವಾಗದೆ ಚಡಪಡಿಸಿದಳು. ಬೀರುವಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಬಟ್ಟೆ ತುರುಕಿ ಹೊರಗಿಳುಕುವಂತೆ, ಅವಳಿಗೆ ಏನು ಉತ್ತರ ಹೇಳಬೇಕೆಂಬುದು ಹೊಳೆಯಲಿಲ್ಲ.

ಅವಳ ಮೌನವನ್ನು ಪವಾರನು ಮತ್ತೆ ಕೆಣಿಕಿದ.

“ಯೋಚಿಸಲಿಕ್ಕೆ ಸಮಯ ಬೇಕಾಗುತ್ತದೆ. ಪರವಾಗಿಲ್ಲ, ತೆಗೆದುಕೊ.”

ಅವಳು ಬಿಡುಗಡೆಗಾಗಿ ಚಡಪಡಿಸಿದಳು.

“ಉತ್ತರ ಕೊಡುವುದು ಅವಶ್ಯಕವೇ?”

“ಅವಶ್ಯಕವಲ್ಲದಿದ್ದರೆ ಪ್ರಶ್ನೆಯನ್ನು ಕೇಳುತ್ತಲೇ ಇರಲಿಲ್ಲ.”

“ಇದಕ್ಕೆ ಉತ್ತರ ಕೊಡುವುದು ನನಗೆ ಬಹಳ ಕಷ್ಟ. ನಾನು ಸುನಂದಾ ಅಲ್ಲ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೋಧಮಕ್ಕನುಗುಣವಾಗಿ ತನಗಾಗಿ ಉತ್ತರ ಹುಡುಕಿಕೊಳ್ಳುತ್ತಾನೆ ಯಾವ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕೊ

ಆವಿಗೆ / ರಜಿನಿ

ಎದುರಿಸುತ್ತಾನೆ ತನ್ನದೇ ರೀತಿಯಲ್ಲಿ. ಎಷ್ಟೋ ಬಾರಿ ಅವನು ತಾನು ಯೋಚಿಸಿದ್ದನ್ನು ನಿಂಬಾಯಿಸಿದ್ದನ್ನು ಕಾರ್ಯರೂಪಕ್ಕೆ ತರಲಾರದೆ ಹೋಗುತ್ತಾನೆ. ಸಾಹಸದ ಕೂರತೆಯಿಂದ, ಸಂಕೋಚದಿಂದ ಅಥವಾ ವ್ಯವಹಾರಿಕ ಜಾಣ್ಣೆಯ ಕೊರತೆಯಿಂದ ಇರಬಹುದು....”

“ಅಲ್ಲದೆ, ನಾನು ಸುನಂದಾ ಅಲ್ಲದಿರುವಾಗ, ಆ ಒತ್ತಡದಿಂದ ಹುಟ್ಟಿವ ಮಾನಸಿಕ ಸ್ಥಿತಿಯನ್ನು ಕಲ್ಪನೆ ಮಾಡಿಕೊಂಡು, ಏನೋ ಮನಸ್ಸಿಗೆ ಬಂದ ಪರಿಣಾಮವನ್ನು ಹೊರಹಾಕಿ, ಅದನ್ನೇ ಉತ್ತರವೆಂದು ಎದುರಿಗೆ ತರುವುದು ಅಪ್ಪಾಮಾಣಿಕೆ ಆದೀತು.”

ಪವಾರ ಅವಳ ಸ್ವಷ್ಟ ನುಡಿಗಳಿಂದ ಪ್ರಭಾವಿತವಾದಂತೆ ಕಂಡ-ಆದರೂ ತನ್ನದೇ ಹಟಕವನ್ನು ಮುಂದುವರಿಸಿದ.

“ನೋಡು ನಮಿತಾ! ಘಟಿತವಾದದ್ದನ್ನು ಅನುಭವಿಸಿಯೇ ಅದರ ಆಂತರಿಕ ಭಯಾನಕತೆಯನ್ನು ಪರಿಚಯ ಮಾಡಿಕೊಳ್ಳಬೇಕೆಂದೇನೂ ಇಲ್ಲ. ಮಾನವೀಯ ಸಂವೇದನೆಯ ಪರಿಧಿಯಲ್ಲಿ ನಿಂತು ನೋಡಬಹುದು.”

ಬೇರೆ ಸ್ವಾಂಡೊವಿಚ್ ಹಾಗೂ ಕಾಫಿಗಳನ್ನು ಎದುರಿಗಿಟ್ಟು ಹೋದ.

“ತೇಗೋ... ತಿನ್ನು...” ಪವಾರ ಪ್ಲೇಟನ್ನು ಅವಳ ಎದುರಿಗಿಟ್ಟು.

ಅವಳು ಯೋಚಿಸಿದಳು. ಅಸಮೃತಿಯಲ್ಲಿ ಸಮಯ ಕಳೆಯುವುದು ಬೇಡ. ಬಾಯಲ್ಲಿ ಸ್ವಾಂಡೊವಿಚ್ ಇತ್ತೂಗ ಅವಳಿಗೆ ಮಾತನಿಂದ ಮುಕ್ತಿ ಸಿಕ್ಕಿತು. ದೂರದಲ್ಲಿ ಸರೋವರದಲ್ಲಿ ನರ್ತಕಿಸುವ ಮೋಟರ್‌ಬೋಟಿನ ಆನಂದವನ್ನು ಸವಿಯುವ ಅವಕಾಶ ಲಭ್ಯವಾಯಿತು.

“ಸುನಂದಾಳಿತಹ ಹೆಂಗಸರ ಸಂಕಟದಲ್ಲಿ ಸಿಲುಕಿಸುವ ಚೈತನ್ಯವು ಸಮಾಜವನ್ನು ತೊಳಳಾಟದಲ್ಲಿ ಸಿಕ್ಕಿಸಿದುತ್ತದೆಯೆಂದು ನಿನಗೆ ಅನಿಸುವುದಿಲ್ಲವಾ?”

ಬಾಯಲ್ಲಿನ ಸ್ವಾಂಡೊವಿಚ್ ಕಣಿಯಾಯಿತಾ! ಬಹಳ ದಿನಗಳ ನಂತರ ಪನೀರ್ ಸವಿಯನ್ನು ಸವಿಯುತ್ತಿದ್ದರೂ ಅವಳು ಆವೇಶದಲ್ಲಿ ಸಿಲುಕಿದ್ದಳು.

“ತೊಳಳಾಟ? ಎಂಥದು? ಒಪ್ಪಂದ ಮಾಡಿಕೊಂಡು ಬಂದ ಪರಂಪರೆ ನಾಶವಾದದ್ದರಿಂದ ಹುಟ್ಟಿದ್ದಾ? ಹಾಗಾದರೆ ಕಟ್ಟಿಕೊಂಡ ಪರಂಪರೆಯ ನಾಶದ ಜವಾಬ್ದಾರಿ ಕೇವಲ ಹೆಂಗಸಿಗೆ ಮಾತ್ರ ಸೇರಿದ್ದಾ?”

ಪ್ರತ್ಯೇಕತ್ವದಲ್ಲಿ ಪವಾರ ಗಾಂಭೀರ್ಯದ ಹೆದಿಕೆ ಧರಿಸಿದ.

“ಹೆಂಗಸರದೇ ಹೆಚ್ಚಿಗೇ....”

“ಅಂದರೆ ಯಾವ ಸಂತೋಷಕ್ಕಾಗಿ?”

“ತಾಯಿಯಾಗುವುದಕ್ಕಾಗಿ.”

“ತಾಯಿಯಾಗುವುದು ಅವಳನ್ನು ಗುಲಾಮಿಗಿರಿಯಲ್ಲಿ ಇಡುವ ಷರತ್ತಾದರೆ ಈ ಅನಿವಾರ್ಯತೆಯಿಂದ ಮುಕ್ತಗೊಳಿಸಿಕೊಳ್ಳುವುದು ಅವಳಿಗೂ ಅನಿವಾರ್ಯವಲ್ಲವೇ? ಮನುಷ್ಯನ ನೆಲೆಯಿಂದ ಕಿರುಹಾಕುವ ಅವನ್ನೇಲ್ಲ ಆಕೆ ಯಾಕೆ ಸಹಿಸಬೇಕು?” ಸೃತಾಳೆ

೧೫೪ / ಆವಿಗೆ

ಮಾತುಗಳನ್ನು ಅವಳು ಆಯುಧವಾಗಿ ಬಳಸಿಕೊಂಡಳು. ಬಹುಶಃ ಈ ವಿಷಯದ ಬಗೆಗೆ ಅವಳು ಸ್ವಯಂ ಯೋಚಿಸಲಿಲ್ಲ. ಈಗ ಯೋಚಿಸುತ್ತಾಳೆ.

“ತನಗೆ ತಾನೇ ತನ್ನ ಕಾಲಮೇಲೆ ನಿಂತುಕೊಳ್ಳುವುದೆಂದರೆ, ತನ್ನ ಬುದ್ಧಿ- ವಿವೇಕವನ್ನು ಉಪಯೋಗಿಸಿಕೊಳ್ಳುವುದು, ಪುರುಷರಿಗೆ ಸಮಾನವಾದ ಆರ್ಥಿಕ ಸಾಮರ್ಥ್ಯವನ್ನು ಹೊಂದುವುದಲ್ಲ!”

“ಗೊಂದಲ ಶುರುವಾಗಿದ್ದೇ ಇಲ್ಲಿಂದ” ಕನ್ನಡಕದೊಳಗಿಂದ ಪವಾರನ ಕಣ್ಣಗಳು ತೀಕ್ಷ್ಣವಾದವು.

“ಸ್ವಾವಲಂಬನೆಯಂಬುದು ಹೊಳ್ಳಿನ್ನು ಸಂರಕ್ಷಣ ಅವಶ್ಯಕತೆಯಿಂದ ಬಿಡುಗಡೆ ಮಾಡಿತು. ಗಂಡನ ಸ್ಥಳದಲ್ಲಿ ಒಬ್ಬ ಉತ್ತಮ ಕೈಗೊಂಬೆ ನೌಕರನ ಅವಶ್ಯಕತೆಯಾಗಿ ಮಾತ್ರ ಉಳಿಯಿತು. ಅದರಿಂದ ಅವಳ ಅಡುಗೆಯ ಜಂಟಾಟದಿಂದಲೂ ಅವಳಿಗೆ ಬಿಡುಗಡೆ ಸಿಕ್ಕಿತು. ಅವಳ ಸ್ವಚ್ಛಂದತೆಯನ್ನು ಘೋಷಿಸಿತು. ಸುನಂದಾಳ ಮಗಳು ಅವರಲ್ಲಿಯೇ ಒಬ್ಬಳಾಗುತ್ತಾಳೆ!”

ಸ್ವಾಂದೋವಿಚೋನ ಅಂತಿಮ ಭಾಗ ಹಲ್ಲಿನ ಜಗತದಿಂದ ತಪ್ಪಿಸಿಕೊಳ್ಳುತ್ತಿತ್ತು.

“ಎಲ್ಲ ಕೆಡುಕಿನ ಬೇರೂ ಹೇಳೋ ಏನು?”

ಸಿಟ್ಟು ಸ್ಕಿಲ್ಲ್ತಾಳದ್ವಾಗಿರಲಿಲ್ಲ.

“ಒಂದು ಮಿತಿಮೀರಿದ ಅಶ್ಲೀಲ ಮಾತು ಹೇಳಲಾ?” ಈವರೆಗೆ ಶಾಂತವಾಗಿಯೇ ನಡೆದುಕೊಂಡು ಬರುತ್ತಿದ್ದ ಪವಾರನ ಸ್ವರ ಈಗ ಉತ್ತೇಜಿತವಾಯಿತು.

ಪ್ರತಿಕ್ರಿಯೆಯಾಗಿ ಅವಳು ಮೇಜಿನ ಮೇಲೆ ಬಿದ್ದ ಬಿಸಿಲಿನ ವರ್ತುಲವನ್ನು ದಿಟ್ಟಿ ನೋಡುತ್ತಿದ್ದಳು.

“ನಾಯಿಗಳನ್ನು ನೋಡಿದೀಯಾ ರಸ್ತೆಯ ಮೇಲೆ.”

ಅವಳು ಬಿಸಿಲಿನ ಗುರುತುಗಳನ್ನು ನೋಡುತ್ತಿದ್ದ ತನ್ನ ದೃಷ್ಟಿಯನ್ನು ಬದಲಿಸಲಿಲ್ಲ, ಹಾಂ-ಹೂಂ ಅನ್ನಲಿಲ್ಲ.

“ರಸ್ತೆಯ ಮೇಲೆ ಯಾವುದಾದರೂ ಹೆಣ್ಣುವಾಯಿ ತಿರುಗಾಡುವುದು ಕಾಣಿಸಿದರೆ, ಕಾಮೋತ್ತೇಜಿತ ನಾಯಿಗಳು ಒಟ್ಟಿಗೇ ಅದರ ಬಾಲ ಎತ್ತಿ...”

ರೆಂಬನೋ...ರೆಂಬನೋ...ರೆಂಬನೋ...ರೆಂಬನೋ

ಎಕಕಾಲಕ್ಕೆ ನೂರಾರು ಜಾಂರೂಗಳು ಸದ್ಯ ಮಾಡತೊಡಗಿದವು.

“ಈ ಕ್ರಾಂತಿದೂತಿ ಸುನಂದಾಳ ಚೈತನ್ಯ ಬಹುಬೇಗ ಈ ನೆಲೆಗೆ ಬರುತ್ತಿದೆ...”

ಜಾಂರುನ ತೀವ್ರವಾದ ಸ್ವರ ಕಿವಿಯ ಪರದೆಯನ್ನು ಇರಿಯತೊಡಗಿತು.

“ನಿಲ್ಲಿಸು...ನಿಲ್ಲಿಸು...” ಅವಳು ಕ್ಷುಭ್ರ ಸ್ವರದಲ್ಲಿ ಕೂಗುವಷಳಿದ್ದಳು. ಈಗಷ್ಟೇ ಎರಡು ಗಂಟೆಗೆ ಮುಂಚೆ ಕರಸನ್ ಕಂಪನಿಯಲ್ಲಿ ಸುನಂದಾಳ ಚೈತನ್ಯವನ್ನು, ಅವಳ ಮಾನವೀಯ ಅಧಿಕಾರವನ್ನು ಕುರಿತು ವರಾಲತ್ತು ಮಾಡುತ್ತಿದ್ದ ವ್ಯಕ್ತಿ ಇವನೇ ಏನು?....

“ಯಾರಾಗಿದ್ದ ಅವನು?”

“ನೀನೇನಾ?”

“ಯಾರನ್ನ ಗುರುತಿಸಲಿ?”

“ಮತ್ತೆ ಈಗಲೂ ಮಾತನಾಡುತ್ತ ಹೊರಟಿದ್ದೀಯಲ್ಲ, ಬೇರೆಯವರಿಗೆ ಶ್ರಯವಾಗುವ ರೀತಿಯಲ್ಲಿ ವ್ಯಕ್ತಿಯು ಹೊರಗಡೆ ಮಾತನಾಡಬೇಕು. ಮನೆಯೋಳಗೆ ಅವನಿಗೆ ಸ್ವಯಂ ಶ್ರಯವಾಗುವ ರೀತಿಯಲ್ಲಿ...”

ಅವಳ ಬೇರುವಿಕೆ ಕಂಥದ ಒಳಗಡೆಯೇ ಸಿಕ್ಕಿಕೊಂಡಳು. ಏನಾಯಿತು ಅವಳ ಧ್ವನಿಗೆ? ಅವಳನ್ನು ನಿರಾಶ್ರಿತಳನ್ನಾಗಿ ಬಿಟ್ಟು ಅದು ಎಲ್ಲಿ ಅಡಗಿಹೋಯಿತು? ಎಲ್ಲಿ ತಲೆ ಮರೆಸಿಕೊಂಡಿತು?

ಇನ್ನು ಉದ್ದಿಧ ಕಾಫಿಯನ್ನು ಹಾಗೇ ಬಿಟ್ಟು ಅವಳು ಏಳಬಯಸಿದಳು, ಆದರೆ ವೇಗವಾಗಿ ತಣ್ಣಾಗಾಗುತ್ತಿದ್ದ ಅವಳ ಕ್ಯಾಲಿಗಳನ್ನು ತೆಕ್ಕೊ ಬೆಂಕ್ಕಿಗೆ ಮಾಡುವ ಅವಶ್ಯಕತೆಯ ಅನುಭವ ಆಗತೊಡಗಿತು-ಕಾಫಿಯನ್ನು ಅವಳು ಗುಟುಕರಿಸಲೇಬೇಕು. ಬಿಡಲಾರಳು ಅವಳು.

ನಿದ್ದೆಯಲ್ಲಿ ಥುನ್ನೂ ಕೆಟ್ಟಿ ರೀತಿಯಲ್ಲಿ ಹಲ್ಲು ಕಟಕಟ ಸದ್ದು ಮಾಡುತ್ತಿದ್ದ.

“ಕಿರ್ರೋ.... ಕಿರ್ರೋ....”

ಹೊಟ್ಟೆಯಲ್ಲಿ ಜಂತುಗಳಾಗಿವೆ ಅವನಿಗೆ.

ಜೀವಧಿ ಅಂಗಡಿಯವನಿಂದಲೇ ಕೇಳಿ ಜಂತುವಿನ ಜೀವಧಿ ತರಬೇಕೆಂದು ಎಂದಿನಿಂದಲೂ ಯೋಚಿಸುತ್ತಿದ್ದಳು. ಉದ್ದನೆಯ ಹುಳಿಪೊಂದು ಥುನ್ನೂವಿನ ಮಲದಿಂದ ಹೊರಬಿದ್ದಿತ್ತು ಅಮ್ಮು ಹೇಳುವ ಹಾಗೆ ಅವು ಯಾವಾಗಲೂ ಎರಡು ಇರುತ್ತವೆ. ಮತ್ತೊಂದು ಇರಬೇಕು ಹೊಟ್ಟೆಯಲ್ಲಿ. ಬೇಗ ಅವಳು ಜೀವಧಿ ತಂದುಕೊಟ್ಟಷ್ಟು ಥುನ್ನೂ ಚನ್ನಾಗಿ ಬೆಳೆಯುತ್ತಾನೆ. ಈಗ ಏನೇ ತಿನ್ನಲ್ಲಿ ಮಾಡಲಿ, ಅದು ಹುಳುವಿನ ಬೆಳವಣಿಗೆ ಕಾರಣವಾಗುವುದೇ ಹೊರತು ಹುಡುಗನಿಗಲ್ಲ!

ವಾಡುವುದಾದರೂ ಏನು? ಸಂಘದಿಂದ ದಣೆದು ಕುಸಿಯುವಷ್ಟಾಗಿ ಹಿಂತಿರುಗುವುದು, ಅದೂ ತಡವಾಗಿ ಬರುವುದು, ಸೇತುವೇ ಇಳಿದ ಕೂಡಲೇ ನೇರವಾಗಿ ಮನೆಯ ಕಡೆ ಓಡಿಸುತ್ತಿದೆ. ಕನಿಷ್ಠಪಕ್ಷ ಒಂದು ಹೊತ್ತಿನ ಉಂಟವನ್ನಾದರೂ ಅಪ್ಪನಿಗೆ ತನ್ನ ಕ್ಯಾಲಿಯನ್ನೇ ಉಂಟೆಸಬೇಕು ಎಂಬ ಚಿಂತೆಯಲ್ಲೇ ಅವಳು ಅರ್ಥವಾಗುತ್ತಿದ್ದಳು. ಸಾಧ್ಯವಾದರೆ ನೀರು ಬಿಸಿ ಮಾಡಿ ರಾತ್ರಿಯೇ ಅವರ ದೇಹವನ್ನು ಒರೆಸಿ ಬಟ್ಟೆ ಬದಲಿಸಬೇಕು. ಅಮ್ಮನದು ಅದೇ ಹಳೆಯ ರೀತಿ. ಅವಶ್ಯಕತೆಯನ್ನು ಗಮನಿಸಿಯೂ ಅವಳು ತನ್ನ ರೂಢಿಯನ್ನು ಬದಲಿಸಿಕೊಳ್ಳುವುದಿಲ್ಲ. ಒಂದೊಂದು ಬಾರಿ ಯೋಚಿಸುತ್ತಾಳೆ, ಮಡುಗಿಯರೇ ಇಲ್ಲದ ಮನೆಗಳಲ್ಲಿ ತಾಯಂದಿರು ಏನು ಮಾಡುತ್ತಾರೆ? ನಿನ್ನ ರಾತ್ರಿ ಅಪ್ಪಾಜಿಗೆ ಅನ್ನ-ಬೇಳೆ ಉಂಟ ಮಾಡಿಸಿ, ಅವರ ಬಾಯಿ ಒರೆಸಲು ಬಾಗಿದಾಗ,

೧೫೬ / ಆವಿಗೆ

ದೇಹದಿಂದ ಹೊಮ್ಯಿಡ ಬೆವರಿನ ವಾಸನೆಸಹಿಸಲಾರದೆ ಮುಖ ತಿರುಗಿಸುವಂತಾಯಿತು. ಬೀರುವಿನಿಂದ ತಕ್ಷಣ ಅವರ ಬಟ್ಟೆಯನ್ನು ಹೊರತೆಗೆದು ತಂದಳು. ಒಂದು ಗಂಟೆ ಪ್ರಯತ್ನ ಮಾಡಿ ದೇಹವನ್ನು ತೊಳೆದಳು, ಒರೆಸಿದಳು, ಬನಿಯನ್ನು ಲುಂಗಿ ಬದಲಿಸಿದಳು. ಪಾಂಡ್ಯನ ಹಳೆಯ ಡಬ್ಬಾವನ್ನೇ ತಟ್ಟಿ ಕೊಡವಿ ಪೌಡರನ್ನು ಬಗಲಿಗೆ ಹಾಕಿದಳು. ತೊಡೆಯ ಸಂದಿಗೆ ತಿಕ್ಕಿದಳು. ಅವರ ತುಂಬಿ ಬಂದ ಕೆಳ್ಳಿಗಳನ್ನು ಒರೆಸಿದಳು.

ಬೆಳೆಗೆ ಮನೆಯಿಂದ ಹೊರಡುವಾಗ ನಿರ್ಧಾರ ಮಾಡಿ ಹೊರಟಿದ್ದಳು—‘ಕಾರ್ಮಿಕರ ಸಂಘ’ದಿಂದ ಮರಳುವಾಗ ಅಪ್ಪಾಜಿಗಾಗಿ ಪಾಂಡ್ಯ ಡಬ್ಬಾವನ್ನು ಮರೆಯುವುದಿಲ್ಲ, ಹೊಟ್ಟೆಯ ಜಂತುವಿನ ಮದ್ದನ್ನೂ ಮರೆಯುವುದಿಲ್ಲ. ಇಂದೂ ಮನೆಗೆ ಬರುವುದು ಒಂಬತ್ತರ ಮೇಲಾಯಿತು. ಇತ್ತೀಚಿಕೆ ಬಹುಶಃ ಮನೆಯ ಕೆಲಸಗಳ ಬಗ್ಗೆ ತಾನು ಉದಾಸೀನಳಾಗಿದ್ದೇನೆ—ಎಂದು ಅನಿಸಿತು. ಇವತ್ತಿನ ಕೆಲಸವನ್ನು ನಾಳಿಗೆ ದೂಡುತ್ತಾಕೆ, ಇಲ್ಲವಾದರ ಕೆಲವು ಜೈಷಧ ಅಂಗಡಿಗಳಂತೂ ರಾತ್ರಿ ಹನ್ನೊಂದರವರೆಗೂ ತೆರೆದಿರುತ್ತವೆ. ಅಪ್ಪನಿಗೆ ಉಂಟ ಮಾಡಿಸುವ ಯೋಚನೆಯೂ ಸರಿಯಾಗಿಲ್ಲ. ಅವಳು ಮನೆಗೆ ತಲುಪುವುದನ್ನೇ ಅದೂ ಅವಲಂಬಿಸಿದೆ. ಹಿಂದೆ—ಮುಂದೆ ಆಗುತ್ತಲೇ ಇರುತ್ತದೆ. ಒಂದು ದಿನ ಗೊತ್ತಿದ್ದೂ ತಡವಾದರ ತೊಂದರೆಯಾಗುವುದು ಏನೂ ಇಲ್ಲ. ಆದರೆ ಅಪ್ಪಾಜಿ ಅವಳ ನಿರೀಕ್ಷೆಯಲ್ಲಿ ಎಚ್ಚರಿರುತ್ತಾರೆ. ಆದರೆ ಅವೇ ಮುತ್ತುಗದ ಮೂರು ಎಲೆಗಳು ಶಿಥಿಲವಾಗಿ ಸುಸ್ತಾದ ಹಾಗೆ ಅಲ್ಲಿ—ಇಲ್ಲಿ ಬಿದ್ದಿರುತ್ತದೆ.

ಆದರೆ ಮುನಿಯಾಳ ಸ್ವಭಾವದಲ್ಲಿ ಕಂಡುಬರುತ್ತಿರುವ ಪರಿವರ್ತನೆ ಅವಳಿಗೆ ಬಹಳ ಭರವಸೆಯ್ಯು ನೀಡುತ್ತದೆ. ಬಹಳ ಬೇಗ ಅವಳು ತಾನಾಗಿ ಮುಂದುವರಿದು, ಬಹಳ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಳ್ಳಲ್ಲಿತೋಡಿದ್ದಾಳೆ. ಮನೆಗೆ ಅವಳು ಹಿಂತಿರುಗುತ್ತಲೇ ಮುನಿಯಾ ಅಪ್ರಸನ್ನತೆಯನ್ನು ಪ್ರಕಟಿಸುತ್ತೆ ಹೇಳಿದ್ದಳು.

“ಇಂದು ಮತ್ತೆ ತಡ ಮಾಡಿದೆ ಅಕ್ಕಾ. ಎಲ್ಲಿರಿಗೂ ಉಂಡು ತಿಂದು ಆಗಿದೆ. ನಾನೊಬ್ಬಳೇ ನಿನ್ನ ನಿರೀಕ್ಷೆಯಲ್ಲಿ ಕೂಟಿದ್ದೇನೆ.”

ಅವಳು ದಂಡಿದ ದೇಹ—ಮನಸ್ಸಿಗಳನ್ನು ಹೊತ್ತುಕೊಂಡು ಬಂದರೂ, ಮುನಿಯಾ ಮಾತು ಕೇಳಿ ಶ್ರೀತಿಯಿಂದ ಅವಳ ಗಲ್ಲ ಸವರಿದಳು.

“ನನ್ನ ನಿರೀಕ್ಷೆಯನ್ನು ನೀನು ಮಾಡದೆ ಹೋದರೆ ಮತ್ತಾರಿದ್ದಾರೆ ಈ ಮನೇಲಿ? ನಡೆ ಅಡುಗೆ ಬಿಸಿ ಮಾಡಿಕೊಂಡು ಬಾ. ಅಮ್ಮ ಮಲಗಿದಾಳಾ?”

“ಮೂಗಿನ ನಗಾರಿ ಕೇಳಿಸೋದಿಲ್ಲವಾ?” ಮುನಿಯಾ ವಿನೋದ ಮಾಡುತ್ತ ಸಪ್ಪಗಿನ ನಗು ನಕ್ಕಳು.

“ಅಪ್ಪಾಜಿ ಯಾವಾಗ ಉಂಟ ಮಾಡಿದರು?”

“ಒಂದು ತಾಸಾಗಿರಬಹುದು”

ನಿದ್ದೆಯಲ್ಲಿದ್ದ ಅಪ್ಪಾಜಿಯ ತಲೆಗೂದಲಿನಲ್ಲಿ ಅವಳು ಬೆರಳಾಡಿಸಿದಳು. ಕೂದಲು

ಸ್ವಚ್ಛ ಇವೆ ಅವರದು.

“ಅರೋಗ್ಯ ಹೇಗಿದೆ?” ಅಡುಗೆ ಮನೆಯೊಳಕ್ಕೆ ಹೋಗುತ್ತಿದ್ದ ಮುನಿಯಾಳಿಗೆ ಅವಳು ಪ್ರಶ್ನೆ ಕೇಳಿದಳು.

“ಸರಿಯಾಗಿದೆ ಅಕ್ಕಾ, ಆದರೆ ಅಪ್ಪಾಜಿ ಈ ದಿನ ಬಹಳ ಕಡಿಮೆ ಉಂಡರು.” ಗಾಂಧಿ ಹೊತ್ತಿಸುತ್ತ ಮನಿಯಾ ಮೆಲ್ಲಿಗಿನ ಸ್ವರದಲ್ಲಿ ಹೇಳಿದಳು. ಕೈಗೆ ಸ್ವೇಚ್ಚಾ ಕೊಟ್ಟಿ ನಾನು ಕೇಳಿಯೂ ಕೇಳಿದೆ. “ಏನು ತಿನ್ನುತ್ತೀರಿ, ತಿಳಿಸಿ, ಅದನ್ನೇ ಮಾಡುತ್ತೇನೆ. ಅಕ್ಕು ಮನೆಯಲ್ಲಿ ಇಲ್ಲದಿದ್ದರೇನಾಯಿತು?”

“ಏನಂದರು?”

“ವಿನೋದ ಮಾಡತೊಡಗಿದರು. ಬರೆದರು, ನಿನ್ನ ಪಟ್ಟಿ ತಿನ್ನಬೇಕು ಅಂತ ಆಸೆಯಾಗಿದೆ. ತಗೊಂಡು ಬಾ.”

ನಗು ಬಂದಿತು.

“ಅಪ್ಪಾಜಿಯೂ ಅಡ್ಡಿಯಿಲ್ಲ..”

ಬೇಳೆ ಬಿಸಿ ಮಾಡ್ತಾ ಇದ್ದಾಗ ಅವಳ ಪ್ರಶ್ನೆಗಳ ಸರಣಿಯನ್ನು ಎದುರಿಸಬೇಕಾಯಿತು ಮನಿಯಾ.

“ಭುನ್ನೂನ ಮಂಥಲೀ ಟಿಸ್ಟ್‌ನ ಪೇಪರ್ ಸಿಕ್ಕುವಾ?”

“ಬಹುಶಃ ನಾಳೆ ಸಿಗಬಹುದು”

“ರೇಶನ್ ಕಾಡ್‌ ಮೇಲೆ ರೇಶನ್ ಬಂತಾ?”

“ಅಮ್ಮನನ್ನು ಕೇಳಲಿಲ್ಲ...”

“ಅವಳು ಹೇಳಲಿಲ್ಲವಾ?”

“ಅರೆ...ಹಾಂ... ಹೇಳಿದ್ದಳು. ಅಯ್ಯೋ....ಹ್ಯಾಗೆ ಮರೆತುಬಿಟ್ಟೆ ನಾನು!”

ಮನಿಯಾ ಚಿಕ್ಕದಾಗಿ ಅಳತೊಡಗಿದಳು. “ಅಮ್ಮ ಹೇಳಿದ್ದಳು- ಅಂಗಡಿಕಾರ ಹೇಳಿದನಂತೆ, ಒಂದೆರಡು ದಿನಗಳಲ್ಲಿ ಗೋದಿ ಅಕ್ಕಿಯ ಹೊಸ ಮೂಟೆ ಬರಲಿಕ್ಕದೆ. ಆಗ ಬಂದು ಒಂದು ಒಯ್ಯಾವಿರಂತೆ. ಈ ಬಾರಿ ರೇಶನ್ ಅಂಗಡಿಯಲ್ಲಿ ಎರಡು ಕಂತಿನಲ್ಲಿ ರೇಶನ್ ಬಂದಿದೆ...”

“ಮತ್ತೇನಾದರೂ...?”

“ಮೇಲ್ಯ ಬಂದಿದ್ದ. ಘಾಲ್ ಹಚ್ಚೆದಕ್ಕೆ ಕೊಟ್ಟ ಸೀರೆ ಒಯ್ಯೋದಕ್ಕೆ.”

“ಏನು ಹೇಳಿದೆ ನೀನು?”

“ಅಕ್ಕನಿಗೆ ಸಮಯಾನೇ ಸಿಕ್ತಾ ಇಲ್ಲ. ರಚೆ ದಿನ ಹಚ್ಚೆಹೊಡ್ತಾಳೆ ಅಂದೆ.”

“ಜಾಣೆ! ಸ್ವಲ್ಪ ದಿನಗಳಲ್ಲಿಯೇ ನೀನು ಎಲ್ಲರ ಮೂಗು-ಕಿವಿ ಕತ್ತರಿಸಿಬಿಡ್ಡೀಯಾ?”

ಮನಿಯಾ ಉಟಕ್ಕೆ ಬಡಿಸುತ್ತ ತನ್ನ ಅತಿಯ ಹಾವಿನಂಥ ಕಣ್ಣಗಳನ್ನು ಬಡಿದಳು.

ಒಂಟ / ಆವಿಗೆ

“ಫಾಲ್ ಹಚ್ಚೋದನ್ನು ನನಗೆ ಯಾಕೆ ಹೇಳಿಕೊಡೋದಿಲ್ಲ ಅಕ್ಕು?”

“ಕಲಿತು ಏನು ಮಾಡ್ಯಿಯಾ? ಎಪ್ಪು ಕೆಲಸಗಳ ಜವಾಬ್ದಾರಿ ಇವೆ ಈಗಲೇ ನಿನ್ನ ಮೇಲೆ” ಅವಳು ಪ್ರೀತಿಯಿಂದ ಹೇಳಿದಳು—“ನಾಳೆ ರಾತ್ರಿ ಮುಗಿಸಿಬಿಡ್ಡೇನೆ ಕೂತ್ತೋಳ್ಳೋಕೇ ಪುರಸೋತ್ತು ಆಗ್ತಾ ಇಲ್ಲ. ಒಂದು ತಾಸಿನ ಕೆಲಸ. ಆಂಟಿ ಏನು ಯೋಚಿಸಿದರೋ ಗೊತ್ತಿಲ್ಲ”

ಉಂಟಿ ಮಾಡಿ ಹಾಸಿಗೆಯ ಮೇಲೆ ಬಿಡ್ಡಕೊಳ್ಳುತ್ತೇ ಮುನಿಯಾ ಅವಳ ಕತ್ತಿಗೆ ತನ್ನ ಬಾಹುಗಳನ್ನೂ ಸುತ್ತಿ ಗಾಢವಾದ ನಿದ್ರೆಗೆ ಜಾರಿದಳು.

ದೊಡ್ಡವಳಾಗ್ತಿದಾಳಿ ಮುನಿಯಾ. ಯಾವ್ತಿನಿಂದ ಯೋಚಿಸಿದೇನೆ, ಅವಳ ಅಳತೆಯ ಎರಡು ಬಾಡಿಗಳನ್ನು ತರಬೇಕು ಅಂತ.

ಬಾಂಗಿ ಬಿಡುತ್ತಿರುವ ಕೊಡರ ಕುಶಿಗೆ ಹಗ್ಗದ ನೇಣು ಬಿಗಿಯುವಂತೆ ಒಮ್ಮೆಲ್ಲೇ ಮುನಿಯಾಳ ಕ್ಯಾಗಳು ಅವಳ ಕತ್ತನ್ನು ಬಿಗಿಯತೊಡಗಿದವು....

ಚೆಡಪಡಿಸಿ ಅವಳು ಮುನಿಯಾಳ ಕ್ಯಾಗಳನ್ನು ಬಿಡಿಸಿ ಬೇರ್ವಡಿಸಿದಳು. ಕಟ್ಟುತ್ತಿರುವ ಶ್ವಾಸವನ್ನು, ನಿಲ್ಲುತ್ತಿರುವ ಉಸಿರನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ದೀರ್ಘ ಶ್ವಾಸವನ್ನು ಪುಷ್ಟಿಸದಲ್ಲಿ ಎಳೆದುಕೊಂಡಳು. ಆದರೆ ವ್ಯಧರು ಉಸಿರು ಕಟ್ಟುತ್ತೇ ಹೋಗುತ್ತಿದೆ. ನಿರುಪಾಯಿಂಬಾದಂತೆ ಶಿಥಿಲವಾಗುತ್ತೇ ಹೋಗುತ್ತಿದ್ದಳು... ಅವಳೇನು ಮಾಡುವುದು? ಇದೇ ತರಹ ‘ಕಾರ್ಮಿಕರ ಸಂಘ’ದ ಮುಚ್ಚಿದ ಕ್ಯಾಬಿನ್‌ದಲ್ಲಿಯೂ ಉಸಿರು ಕಟ್ಟುತ್ತದೆ ಅವಳಿಗೆ. ಅದು ಅಣ್ಣಿಸಾಹೇಬ್ ಕೊರಡಿ. ಅಲ್ಲಿಂದಲೇ ಅವಳಿಗೆ ಉಸಿರು ಕಟ್ಟುವುದು ಅವಳ ಹಿಂದರೆ ಬರುತ್ತಿದೆ. ಈಗಲೂ ಹಿಂಬಾಲಿಸುತ್ತಿದೆ ಬೇಟೆಗಾರನ ಹಾಗೆ. ಪ್ರಾಣ ಹೀರಲು... ಓಫ್....

ಪವಾರ ಹಾಗೂ ತ್ರಿಪಾಠಿ ಅಂಕಲ್‌ರನ್ನು ಅವರು ಏಳು ಏಳೂವರೆಗೇ ಮನೆಗೆ ಕಳಿಸಿದ್ದರು. ನಾಳೆ ಈದ್ ರಜಾ ಇದೆ. ಸಂಘದ ಕಾರ್ಯಾಲಯಕ್ಕೂ ರಜಾ ಇದೆ. ನೀವು ಮನೆಗೆ ಹೋಗಿ ಆರಾಮ ಮಾಡಿ ನಿಮಗೆ ರಜಾ ಎಲ್ಲಿ ಸಿಗುತ್ತದೆ ಅಂದಿದ್ದರು.

ಪವಾರ ಅವರ ಸಹಾಯಕಾಗಿ ನಿಲ್ಲುವ ಪ್ರಸ್ತಾಪ ಮಾಡಿದಾಗ ಅವರು ಸ್ವಷ್ಟವಾಗಿ ನಿರಾಕರಿಸಿದ್ದರು. ಅವರ ಬಳಿ ಬಂದ ಹೈಲುಗಳು ಅವರ ಅಭಿಪ್ರಾಯಕಾಗಿ ಬಂದಿವೆ. ಅವರೇ ಓದಬೇಕು ಅವನ್ನು. ಒಂದು ಅವಶ್ಯಕ ಪತ್ರವನ್ನು ಮಾತ್ರ ಬರೆಸಬೇಕಾಗಿದೆ. ಅದನ್ನು ನಮಿತಾ ಬರಿತಾಳೆ. ಟೈಪ್ ಕೂಡ ಮಾಡುತ್ತಾಳೆ. ಕೆಲಸಕ್ಕೆ ಅವಶ್ಯವಾದಪ್ಪು ಟೈಪಿಂಗ್ ಹೇಗೂ ಗೊತ್ತಿದೆ ಅವಳಿಗೆ. ಸಮಯ ಸಿಗದೆ ಹೋದರೆ ಅವರು ಪತ್ರದ ಮೇಲೆ ಟಿಪ್ಪಣಿ ಬರೆದು ಇಡುತ್ತಾರೆ. ನಾಡಿದ್ದು ಶಹಾಣ ಅಫೀಸಿಗೆ ಬಂದ ಕೂಡಲೇ ಅದರ ಮೂರು ಕಾಪಿ ಮಾಡಿಸಿ ಒಂದನ್ನು ರಿಜಿಸ್ಟ್ರ್ ಅಂಚೆಯ ಮೂಲಕ ಲೇಬರ್ ಮಿನಿಸ್ಟ್ರ್ ಹೆಸರಿಗೆ ಕೆಳಿಸಬೇಕು. ಉಳಿದವುಗಳನ್ನು ಹೈಲುಗಳಲ್ಲಿ ಹಾಕಿ ಕಟ್ಟಬೇಕು. ನಾಡಿದ್ದು ನಾನು ಆಫೀಸಿಗೆ ಬರುವುದು ಅನಿಶ್ಚಿತ. ಹತ್ತು ಗಂಟೆಗೆ ‘ಜಯಹಿಂದಾ

ಆಯಿಲ್ ಮಿಲ್‌ನ ಒಂದು ಕೇಸು ವಿಚಾರಣೆ ಸಂಬಂಧವಾಗಿ ಮುಂಬಯಿ ಹೈಕೋರ್ಟ್‌ನಲ್ಲಿ ಇರಬೇಕಾಗುತ್ತದೆ ವಿಚಾರಣೆ ಆಗುತ್ತದೆ. ತೀಪಾರಿ ನನ್ನ ಜೊತೆ ಬರ್ತಾನೆ. ಕೋರ್ಟ್‌ನಿಂದ ಬಿಡುವು ಆಗುತ್ತಲೇ ಮನೆಗೆ ಹೋಗಿ ಉಂಟ ಮಾಡುತ್ತೇನೆ. ಕೆಲವು ಮಹಿಳೆಗಳನ್ನು ಅಮೃತ ಮನೆಗೆ ಉಂಟಕ್ಕೆ ಕರೆದಿದ್ದಾಳೆ. ದಿಲ್ಲಿಯಿಂದ ಬಂದಿದ್ದಾರೆ. ನಾಲ್ಕುವರೆ ಹೋತ್ತಿಗೆ ಮಂಗತರಾಮ ಪೆಟ್ರೋಲ್ ಪಂಪ್ ಬಳಿ ವಿಮಲಾಚಂದ್ರ ಆ ಪ್ರಾಂತ್ಯದ ಗೃಹಿಣಿಯರ ವಿಶೇಷ ಸಭೆಯಲ್ಲಿ ಮಾತನಾಡಿದ್ದಾರೆ. ಸುನಂದಾ ವೇದಿಕೆಯ ಮೇಲೆ ಇರುತ್ತಾಳೆ. ಸಂಘದ ಸದಸ್ಯರಾದ ಕಾರ್ಮಿಕರು ದೊಡ್ಡ ಸಂಖೆಯಲ್ಲಿ ಸೇರುತ್ತಾರೆ. ನಾನೂ ಸರಿಯಾಗಿ ನಾಲ್ಕುವರೆ ಗಂಟೆಗೆ ಸಭೆ ನಡೆಯುವಲ್ಲಿಗೆ ಹೋಗುತ್ತೇನೆ. ನೀವೆಲ್ಲ ಆ ಸಭೆಯ ಸುರಕ್ಷೆ ವ್ಯವಸ್ಥೆಯ ಬಗ್ಗೆ ಎಚ್ಚರದಿಂದಿರಬೇಕು. ಏನೂ ಗೊಂದಲವಾಗಬಾರದು. ಬಹಳ ಕಷ್ಟದಿಂದ ಹೆಂಗಸರು ಮನೆಯಿಂದ ಹೊರಬರುವ ಧ್ವನಿಯರು ಮಾಡುತ್ತಿದ್ದಾರೆ. ಚಂದೂಪಾಟೀಲ, ಮಕರಂದ, ಶೇವಾದೆ, ನಾರಾಯಣ ಎಲ್ಲರನ್ನೂ ಜಾಗ್ರತೆಗೊಳಿಸಬೇಕು ಎಚ್ಚರದಿಂದಿರಲಿ.

“ಭಾಂದುಪ್ಪೆ ಪ್ರೋಲೀಸರಿಗೆ ನೀವು ಸಭೆ ನಡೆಸುವ ಬಗೆಗೆ ಸೂಚನೆ ನೀಡಿದ್ದಿರಾ?”

“ಅನುಮತಿ ದೊರಕದೆ.”

ಅವಳು ಅಣ್ಣಾಸಾಹೇಬರ ಪ್ರೋನಿನಿಂದ ಸ್ಕ್ರಿತಾಳೊಡನೆ ಮಾತಿನಲ್ಲಿ ಮಗ್ಗಳಾಗಿದ್ದಳು. ಹೊರಡುವುದಕ್ಕೆ ಮುನ್ನ ಪವಾರ ಅವಳ ಕಡೆ ದೃಷ್ಟಿ ಹಾಯಿಸಿ ಹೋಗಿಬರುವುದಾಗಿ ಹೇಳಿದ.

“ಈದ್ದು ಶುಭಾಶಯ ನಿನ್ನನ್ನು ಪ್ರೋನೋನಲ್ಲಿ ಭೇಟಿಯಾಗುವ ಸಂಭವ ಇಲ್ಲ.”

ಪ್ರತ್ಯುತ್ತರವಾಗಿ ಅವಳು ಮುಗ್ಗಳುಕ್ಕಳು. ಒಂದು ಕ್ಷಣಿ ಅವನತ್ತು ತಿರುಗಿದಳು.

ಪವಾರ ಹೋಗಿ ಕೆಲವು ಕ್ಷಣಿಗಳೂ ಕಳೆದಿರಲಿಲ್ಲ. ಅಣ್ಣಾ ಸಾಹೇಬರು ತಮ್ಮ ಮೇಜಿನಿಂದ ಎದ್ದು ಕೋಣೆಯ ಬಾಗಿಲ ಕಡೆ ಹೊರಟಿರು. ಪ್ರೋನೋನಲ್ಲಿ ಮಾತನಾಡುತ್ತಿದ್ದ ಆಕೆಗೆ ಬಹುಶಃ ಅವರು ಮೂತ್ರಿಣಿನಿಗೆ ಹೋಗುತ್ತಿರಬಹುದು ಅಥವಾ ಅಡುಗೆ ಮನೆಯಲ್ಲಿ ಸೂಫ್ ಮೇಲೆ ಕುಳಿತು ಶೂಡಿಸುತ್ತಿರುತ್ತಿದ್ದ ವಿಷ್ಣುರಾಮನಿಗೆ ಕಾಣಿ ತಯಾರಿಸಿ ತರಲು ಅಪ್ಪಣಿ ಮಾಡಲು ಹೊರಟಿರಬಹುದು ಅನಿಸಿತು. ಆದರೆ ಕಣ್ಣಿ ಕೊನೆಯಿಂದ ನೋಡುವಾಗ, ಕೋಣೆಯ ಬಾಗಿಲ ಮುಣ್ಣಿ ಚಿಲಕ ಹಾಕುವುದನ್ನು ಕಂಡಾಗ ಚಕ್ಕಿತಳಾದಳು.

ಅಣ್ಣಾ ಸಾಹೇಬರ ವಿಚಾರವಾಗಿ ಅವಳು ಕೇವಲ ಕೇಳಿದ್ದಷ್ಟೇ ಅಲ್ಲ, ಪ್ರತ್ಯೇಕ ನೋಡಿಯೂ ಇದ್ದಳು. ಕೈಗೆ ಬಂದ ರಹಸ್ಯ ದಾಖಲೆಗಳ ಅಧ್ಯಯನ ಮನನದ ಸಲುವಾಗಿ ಅವರಿಗೆ ಆಗಾಗ ಏಕಾಂತದ ಅವಶ್ಯಕತೆಯಿರುತ್ತದೆ. ಅವರು ತಮ್ಮ ಕೋಣೆಯ ಬಾಗಿಲನ್ನು ಒಳಗಿನಿಂದ ಬಂದ್ರ ಮಾಡಿ ಹೊರಗಡೆ ಕೆಂಪು ದೀಪ ಹಾಕಿರುತ್ತಿದ್ದರು. ಅವರು ಅತ್ಯಂತ ಅವಶ್ಯಕ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅದರ ಅಧ್ಯ. ಆ

೧೬೦ / ಆವಿಗೆ

ದೀಪ ಉರಿಯುತ್ತಿರುವವರೆಗೆ ಅವರ ಕೆಲಸದಲ್ಲಿ ಯಾರೂ ಅಡ್ಡಿಪಡಿಸಬಾರದು.

ಪೋನಿನಲ್ಲಿ ಸ್ಕೃತಾಳಿಂದ ಬೀಳ್ಳೊಂದು ಅವಳು ಗೊಂದಲದಲ್ಲಿ ಬಿದ್ದ ಅವರ ಮೇಚಿನ ಎದುರು ಹೋಗಿ ನಿಂಜು.

ಕೆಲವು ಕ್ಷಣಿಗಳು ಕಳೆದವು. ಅವರು ಪೈಲಿನಲ್ಲಿ ಮುಖುಗಿದ್ದರು. ಅವಳು ಎದುರಿಗೆ ನಿಂತಿದ್ದಾಳೆಂಬುದು ಗಮನಕ್ಕೇ ಬಾರದವರಂತೆ. ತನ್ನ ಮಾತನ್ನು ಹೇಳಬೇಕೆಂದು ಅವಳಿಗೆ ಅನ್ನಿಸಿತು.

“ಅಣ್ಣಾ ಅಂಕಲ್, ನಾನು ನನ್ನ ಕೋಣೆಯಲ್ಲಿ ಕೂತಿರುತ್ತೇನೆ. ಪತ್ರ ಬರೆಸುವಾಗ ನನ್ನನ್ನು ಕರೆಯಿರಿ” ಹತಾತ್ತನೇ ಅವರು ಪೈಲನ್ನು ಬಿಟ್ಟು ಅವಳನ್ನು ಗಮನವಿಟ್ಟು ನೋಡುತ್ತೇ. ಈವರೆಗಿನ ಮೌನದಿಂದ ಹೊರಬಂದರು.

“ಯಾಕೆ ಹೋಗ್ತಾ ಇದೀಯಾ? ಇಲ್ಲಿ ಯಾಕೆ ಕೂರೋದಿಲ್ಲ? ನನ್ನ ಬಗ್ಗೆ ನೀನು ಜಿಂತೆ ಮಾಡಬೇಡ. ಕೆಲಸದಲ್ಲಿ, ಮಗ್ನಾನಾಗುತ್ತಲೇ ನಾನು ಜಗತ್ತನ್ನೇ ಮರೆತುಬಿಡುತ್ತೇನೆ.”

ಅವರ ಈ ಒತ್ತಾಯಕ್ಕೆ ಏನೆಂದು ಉತ್ತರ ಕೊಡುವುದು? ಹೋಳೆಯಲ್ಲಿ. ಸ್ವಾಪ್ತಿ ಗಾಬರಿಯಾದಂತಾದಳು.

“ಕಾಫಿಗೆ ಹೇಳಲಾ?” ಅವರಿಗೆ ಕಾಫಿ ಅಂದರೆ ಇಷ್ಟ. ಗಾಬರಿಯಲ್ಲಿಯೇ ಧ್ವನಿಯಲ್ಲಿ ಮಾಧುರ್ಯವನ್ನು ತಂದುಕೊಂಡಳು.

“ಮನಸ್ಸಿಗೆ ಕಾಫಿ ಬೇಕು ಅನಿಸ್ತಿದೆಯಾ?”

“ನೀವು ಕುಡಿಯುವುದಾದರೆ ಮಾತ್ರ”

“ಸ್ವಾಪ್ತಿ ತಡೆದು ಕುಡಿಯುತ್ತೇನೆ” ಅವರು ತಡೆದ ಪೈಲಿನಲ್ಲಿ ಮತ್ತೆ ಮಗ್ನಾದರು.

ಇಕ್ಕಟ್ಟನ್ನು ಅನುಭವಿಸುತ್ತ ಅವಳು ಹಾಗೆಯೇ ನಿಂತಿದ್ದು, ಮೇಚಿನ ಮೂಲೆಯ ಅಡಿಭಾಗವನ್ನು ಉಗುರಿಸಿದೆ ಶಬ್ದವಾಡದೆ ಕೆರೆಯತೊಡಗಿದಳು. ಹಾಗೇ ಯೋಚಿಸಹತ್ತಿದಳು. ಚಿಲಕ ತೆಗೆದು ಮೆಲ್ಲನೆ ಹೆಚ್ಚಿ ಹಾಕಿ ಹೋರಗೆ ಹೋಗಿ ಬಿಡಬೇಕು. ಅಪ್ಪಣಿ ಅನುಶಾಸನದ ಬಗ್ಗೆ ತಾನು ತನ್ನ ಕಡೆಯಿಂದ ಎಚ್ಚರವಾಗಿರಬೇಕಾದ್ದು ಅವಶ್ಯವಲ್ಲವೇ? ಸಂಬಂಧದ ಕಾರಣದಿಂದ ಅವರು ಬಹುಶಃ ಬೇರೆಯವರೊಡನೆ ತೋರಿಸುವ ಕಾರಣವನ್ನು ಅಧಿಕಾರವನ್ನು ತನ್ನ ಮೇಲೆ ತೋರಿಸಲಿಕ್ಕಿಲ್ಲ.

ಅವರ ತನ್ನಯಿತೆಯಲ್ಲಿ ಅರಿವಿಗೇ ಬರದ ಹಾಗೆ ಮೆಲ್ಲನೆ ಚಿಲಕವನ್ನು ತೆರೆಯಬೇಕು. ಆದರೆ ಚಿಲಕದ ಮೇಲೆ ಅವಳ ಕ್ಕೆ ಇನ್ನೂ ಹೋಗಿರಲಿಲ್ಲ. ಅಷ್ಟರಲ್ಲೇ ಅವರು ಪಟ್ಟ ಎಂದು ಕರೆದರು.

“ನಮಿತಾ”

ಬೆಚ್ಚಿಬಿದ್ದು ಅವಳು ಹಿಂತಿರುಗಿ ಅವರ ಕಡೆ ನೋಡಿದಳು.

“ಬಹಳ ಅಸ್ಥಿರಳು ನೀನು. ಶಾಂತವಾಗಿ ಒಂದು ಕಡೆ ಎರಡು ತಾಸು ಕೂರಲಾರೆ

ಆವಿಗೆ / ೧೬೯

ನಿನು. ಬೇರೆಯವರಿಗೂ ಕೂರಲು ಕೊಡಲಾರೆ. ಕೂತುಕೊಳ್ಳೋದಕ್ಕೆ ಸಾಧ್ಯವಾಗದಿದ್ದರೆ ಅಲ್ಲಿ ದಿವಾನಾ ಇದೆಯಲ್ಲ. ಅಲ್ಲಿ ಒರಿಕೊಂಡು ಆರಾಮ ಮಾಡು. ಕೆಲಸ ಮುಗಿದಹೊರತು ನಾನು ನಿನ್ನನ್ನು ಬಿಡಲು ಸಾಧ್ಯವಿಲ್ಲ.”

ಅವರ ಈ ಪ್ರಸ್ತಾಪದಿಂದ, ಗೊಂದಲದಿಂದ ಮುಕ್ತಾದವಳಂತೆ ಅವಳು ನಕ್ಷಳು.

“ಹಾಗಾದರೆ ಅಣ್ಣಾ ಅಂಕೆಲ್, ನೀವು ನನ್ನಿಂದ ಪತ್ತ ಬರೆಸುವ ವಿಷಯ ಮರೆತುಬಿಡಿ.”

ಅವಳ ಮಾತು ಸವಿಯತ್ತೆ ಅವರು ಅವಳ ಕಡೆ ನೋಡಿದರು.

“ಯಾಕೆ?”

“ಹಾಸಿಗೆಯ ಮೇಲೆ ಮಲಗುತ್ತಲೇ ನಾನು ಜಗತ್ತನ್ನೇ ಮರೆತು ಗೊರಕೆ ಹೊಡಿಯತ್ತೊಡಗನ್ನೇನೆ”

“ನಿಜವಾಗಿ? ನಿನಗೆ ಗೊತ್ತಿಲ್ಲ. ನಾನು ಸಾಕ್ಷಿಯಿಲ್ಲದೆ ಯಾವುದೇ ಸಂಗತಿಯನ್ನು ಒಪ್ಪುವುದಿಲ್ಲ.”

“ಇಲ್ಲ ಬಾಬಾ ಇಲ್ಲ. ಸಾಕ್ಷಿ ತೋರಿಸುವ ಪ್ರತೀಕಾಭನೆಗೆ ಬಿದ್ದು ನಾನು ಸಂಭಾವ್ಯ ಅಪಾಯವನ್ನು ಎದುರಿಸಲಾರೆ. ನಿಮ್ಮ ಮರೆವಿನ ಬಗ್ಗೆ ನಾನು ಬಹಳ ಜಮತ್ತಾರದ ಕರೆಗಳನ್ನು ಕೇಳಿದ್ದೇನೆ. ನಿಮ್ಮದೇ ಲೋಕದಲ್ಲಿ ತನ್ನರೂಪಾಗಿ ನೀವು ಯಾರನ್ನಾದರೂ ಹೋಣಿಯಲ್ಲಿ ಮಲಗಲು ಬಿಟ್ಟು ಬಾಗಿಲು ಬಂದ್ಗ ಮಾಡಿಕೊಂಡು ಹೋಗಬಲ್ಲಿರಿ ಎಂದೂ ಕೇಳಿದ್ದೇನೆ.”

ಕುಚಿಕೆಯನ್ನು ಬಿಟ್ಟು ಅವಳ ಬಳಿ ಬಂದು, ಅವಳನ್ನು ಯಾವಾಗಿನಂತೆ ತ್ರೀತಿಯಿಂದ ಅಪ್ಪಿಕೊಳ್ಳುತ್ತ ಅಟಿಹಾಸದಿಂದ ನಕ್ಷರು.

“ನನ್ನ ಖ್ಯಾತಿಯನ್ನು ಪ್ರಸಾರಮಾಡಿದ ಆ ನನ್ನ ಹಿತಚಿಂತಕರು ಯಾರು, ಸ್ವಲ್ಪ ನನಗೂ ಗೊತ್ತಾಗಲಿ.”

“ನೀವೇ ಯೋಚಿಸಿ” ಅವಳು ಒಗಟಿನಂತೆ ಹೇಳಿದಳು.

“ದೇವಿಶಂಕರನಂತೂ ವಿಂಡಿತ ಆಗಿರಲಿಕ್ಕಿಲ್ಲ.”

“ಅವರು ನಿಮ್ಮ ಬಗೆಗಿನ ನೆನಪುಗಳನ್ನು ನನ್ನಿಂದ ಬಜ್ಜಿಡುತ್ತಾರೆಂದು ಭಾವಿಸುವವ್ವು ಅವರ ಮೇಲೆ ನಿಮಗೆ ನಂಬಿಗೆಯೇ?”

“ಹೌದು—ನೀರಿನ ಮೇಲೆ ಎಳೆದ ಗೆರೆಯಲ್ಲ ದೇವಿಶಂಕರ.”

“ಇರಲಿ ಬಿಡಿ, ನಿಮ್ಮ ನಂಬಿಕೆಯನ್ನು ನಾನು ರಕ್ಷಿಸಲೇಬೇಕು” ಅವಳು ಅವರಿಂದ ಬೇರೆಯಾಗಿ, ತಿರುಗಿ ಅವರೆದುರು ನಿಂತುಕೊಂಡಳು.

“ಸಂಬಂಧವೇ ಹಾಗಿದೆ”.

“ಅರೆ... ಯಾಕೆ ದೂರ ಹೋದೆ? ಬಂದು ಕೆಲಸ ಮಾಡು ನಮಿತಾ. ಸ್ವಲ್ಪ ನನ್ನ ಹತ್ತಿರಬಂದು ಕೂತುಕೋ. ಈ ಸಂಘದ ಕಾರ್ಯಾಲಯದಲ್ಲಿ ನಿನ್ನಾಡನೆ ತಾಸು-

८७ / ఆవిగే

ఎరదు తాసు మాతనాఁఁలోని ఎందరే పురసోత్తే సిగువుదిల్ల. సంఘద హోరాటదల్లి సేరికొండ నిన్న అనుభవగళేను, నిన్న మనోబావగళన్ను అరితుకొళబేకు అందరే అవకాశచే సిగువుదిల్ల. నిజ హేళబేకు అందరే నమితా సంఘ అన్నపుదు నిరంతర ప్రజ్ఞలిసువ హవనకుండద హాగె వ్యక్తియింద పూణాంహతియన్న బయసుత్తెద.”

అవళ మేలే నింత అవర రెప్పే బడియద దృష్టి అనాయాసవాగి ఉన్నిలితవాయితు. అవళన్న మోదలినంత తోళినింద ఎళేదుకొండు అవరు దీవానాద మేలే ఒందు కుళితరు.

మనగే ఒందాగ అవరు యావాగెల్ల మాయెయింద అప్పికొళ్ళిత్తదరు. ఆదరే అవధి అనోపచారికతేయ సిమేయన్న దాటుతీరలిల్ల. ఈగ నాను అవర అనుయాయియూ ఆగిరువుదరింద వితేష విశ్వాసక్క పాత్రవాగి సంబంధదల్లి హెచ్చిన ఆళ్ళీయత ఒందిరబముదు.

ఇవెల్లవుగళ హోరతాగియూ, తన్న బాహుగళ మేలే హెచ్చుతీద అవర బేరళుగళ ఒత్తడవన్న అనుభవిసువాగ, నిరంద్ధవాగిరలు సాధ్యవే ఆగలిల్ల.

బమ్మేలే అవళ ముదుదిద దేహవు అవరిగె జాడిహేళతోడగితు.

“నీను హదరికొండిదీయా? నన్న మేలే విశ్వాసవాగువుదిల్లవే?”

“సహజవాగి కొతుకోఁ నోడోఁఁ. హత్తిర కుళితవరు అసహజవాగి నడేదుకొండరే నన్నన్న అపరాధియన్నాగి మాడుత్తవే. నమితా, నీను సంశయగ్రస్తఖాగిదీయ. నాను నిన్నోడనే ఒముతః అనధికార ప్రయత్న మాడుతీదినేనో అన్నప సంశయ నిన్నన్న కాద్దిదే. నావు నమ్మ ముందిన ఉపక్రమవన్న స్వేచ్ఛియింద ఒప్పికొళ్లదే హోదరే, నిజవాగియూ అనధికార జేష్టేయాగి అదు పరివతీతవాగుత్తదే. నన్న మాతుగళన్న చన్నాగి ఆలిసు, నన్న యావుదే క్రమ నిన్న సహకారపల్లద్ద సాధ్యవిల్ల. నాను నిన్నింద అపేక్షిసువుదు కింజితో సహకారవన్న మాత్రవేందు తిళిదుకోఁ... బలాత్మార... యాకే అదే నినగే నన్న బగ్గె ఇరో హదరికి ఇరబముదు అల్లవా? నినగే నన్న బగ్గె ఒపళ కడిమే గోత్తిదే. మత్తే నాను పునః హేత్తిదేనేనిన్న సమాధానక్కాగి. నిత్తింతళాగి కొతుకోఁ నన్న బళి. నినగే, నిన్న అస్మితేగె ధక్కే తరువంతహదేనన్నో నాను మాడ్తూ ఇల్ల. మనుష్య భక్తికనాగువుదు ననగె ఇష్టవిల్ల. గృహస్థనాగిద్దై కళేద ఇప్పత్తు ఇప్పత్తిరదు వషణగళింద వేరాగ్గద జీవన నన్నదు- అంటికొండిద్దరూ అంటికొళ్ళద్దు!”

అవరు దాత్సనిక ధాటియల్లి హేళిదరు.

“ದೇಹವು ನನ್ನನ್ನು ಭೋಗಿಸುವುದಿಲ್ಲ. ಅಲೆಮಾರಿಯಾದ ನಾನು ಸ್ವಯಂ ನನ್ನ ದೃಷ್ಟಿಕ-ಮಾನಸಿಕ ದಣಿವನ್ನು ನಿವಾರಿಸಿಕೊಳ್ಳಲು ಅದರ ಉಪಯೋಗ ಮಾಡಿಕೊಳ್ಳುತ್ತೇನೆ. ಮತ್ತು ಹೊಸ ಸೂತ್ರೀ ಶಕ್ತಿಯೊಂದಿಗೆ ಕಾರ್ಮಿಕರ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ.... ಇತ್ತೆ ನೋಡು... ನಮಿತಾ... ನನ್ನ ಕಚ್ಚೆ!!”

“ನನ್ನ ಹುರುಬುರುಕಾದ ಬೆರಳುಗಳು ನಿನ್ನ ಒಣಿಗದ ತುಟಿಗಳು ತೊಗಟೆ ಯಂತಾಗುವುದನ್ನು ನೋಡಲಾರವು. ನಿನ್ನ ತುಟಿಗಳ ಮೇಲೆ ನಾಲಗೆಯಾಡಿಸು. ಅವುಗಳನ್ನು ಒದ್ದೆಮಾಡು. ಒಣಿಗಲು ಕೊಡಬೇಡ. ಇಲ್ಲವಾದರೆ ನಿನ್ನ ಧ್ವನಿಯೂ ಒಣಿಗಿಹೋಗುತ್ತದೆ. ಧ್ವನಿಯೇ ಸತ್ತಮೋಗುತ್ತದೆ. ಶಬ್ದಗಳು ಧಾರೆಯಾಗಿ ಪ್ರವಹಿಸುವುದೇ ಇಲ್ಲ ಅವುಗಳಿಂದ ಮೂಕರಿಗೂ ಮಾತು ಕೊಡಬಲ್ಲ ನಾಲಗೆಯನ್ನು ಒಣಿಗಲು ಬಿಡಬಾರದು.”

ಅವಳು ಸ್ತುಭ್ರಾದಂತೆ ಇದ್ದಳು. ಎರಡೂ ಕಾಲುಗಳು ಜುಮುಗುಟ್ಟಿವೆಯೇ ಅಥವಾ ಇರುವೆ ಹತ್ತಿಕೊಂಡಿವೆಯೇ?

“ಸ್ವಷ್ಟವಾಗಿ ಹೇಳಿಬಡಲಾ ನಿನಗೆ! ನಾನು ಯಾವಾಗಲೂ ಸ್ವಷ್ಟವಾದಿ. ನೋಡು, ನೀನು ನನ್ನ ಸ್ವೇಷಿತನ ಮಗಳು. ನನ್ನ ಮಗಳಲ್ಲ. ನಾನು ನಿನಗೆ ಹಿತ್ಯಸಮಾನ. ಆದರೆ ನಾನು ನಿನ್ನ ತಂದೆಯಲ್ಲ. ಸಂಬಂಧದ ಈ ಗಹನವಾದ ಅಂತಃಸೂಕ್ಷ್ಮಗಳನ್ನು ಅನುಭವಕ್ಕೆ ತಂದುಕೊಂಡರೆ, ಸಂಬಂಧದಿಂದ ಸ್ವಯಂ ಶೋಷಿತವಾಗುವ ಅನುಭವ ನಿನಗಾಗುವುದಿಲ್ಲ. ನನ್ನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡ. ಇಲ್ಲಿಂದ ಏಳುವ ಪ್ರಯತ್ನವನ್ನೂ ಮಾಡಬೇಡ... ಹೇಳಿದೆನಲ್ಲ ನಿನಗೆ, ನಾನು ನಿನ್ನ ತಂದೆಯಲ್ಲ, ತಂದೆಯ ಸಮಾನ ಅಂತ. ಈ ಸಮಾನ ಅನಿಸಿಕೊಳ್ಳುವುದರ ಜವಾಬ್ದಾರಿಯಿದೆಯಲ್ಲ, ಅದರಿಂದ ವಿಮುಖಿನಾಗುವುದು ನನ್ನಿಂದ ಸಾಧ್ಯವಿಲ್ಲ. ಆದ್ದರಿಂದ ಹೆದರಬೇಡ.”

ಬೆವರಿ, ಬೆವರಿನಿಂದ ತೊಯ್ದು ಹೋಗುತ್ತಿದ್ದಾಳೆ ಅವಳು.

“ಎಂಥಾ ಮೂರ್ವಿತನ ಮಾಡುತ್ತಿದ್ದೀ ನೀನು? ಯಾವ ದೇಹದಿಂದ ಅರಳಿದ ಮಾವಿನ ಹೂವಿನ ಮಾದಕ ಪರಿಮಳ ಬರಬೇಕೋ, ಎದುರು ಇರುವವರನ್ನು ಹುಣ್ಣಿಬ್ಬಿಸಬೇಕೋ—ಅದರಿಂದ ತಣ್ಣಿಗಿನ ಬೆವರು ಹರಿಯುತ್ತಿದೆ.

“ನೀನು ಕೇವಲ ಇಷ್ಟೇ ಮಾಡು; ಬಾ, ನನ್ನ ತೊಡೆಗಳ ಮೇಲೆ ಕುಳಿತುಕೋ. ಇಲ್ಲವಾದರೆ ಇರಲಿಬಿಡು. ನೀನು ಹ್ಯಾಗೇ ಕೂಡ್ಲುಂಡಿದೀಯೋ ಹಾಗೇ ಕೂಡ್ಲುಂಡಿರು. ನಿನ್ನ ಕೈಯನ್ನು ಮಾತ್ರ ಸಂಪೂರ್ಣ ನನ್ನ ನಿಯಂತ್ರಣಕ್ಕೆ ಕೊಟ್ಟಬಿಡು. ಇಲ್ಲವಾದರೆ ತಪ್ಪಿ ದಿಕ್ಕಿನಲ್ಲಿ ನನ್ನನ್ನು ಉತ್ತೇಜಿತಗೊಳಿಸಿದ ಜವಾಬ್ದಾರಿ ನಿನ್ದಾಗಿಬಿಡುತ್ತದೆ. ಹಾಗಾಕಲು ಅವಕಾಶಕೊಡಬೇಡ. ನಾನು ನಿಯಂತ್ರಣದಲ್ಲಿರದಿದ್ದರೆ, ನಾನು ಏನು ಆಗುವೇನೋ ನಿನಗೇ ಗೊತ್ತಿಲ್ಲ. ನಿನಗೆ ಮತ್ತೊಮ್ಮೆ ವಿಶ್ವಾಸ ನೀಡುತ್ತಿದ್ದೇನೆ. ನಿನ್ನ ದೇಹದೊಡನೆ ನಾನು ಯಾವ ಮೋಸವನ್ನೂ ಮಾಡಲಾರೆ... ನನ್ನ ದೇಹದೊಡನೆ ನಾನು ಆಟವಾಡಲು

೧೬೪ / ಆವಿಗೆ

ನಾನು ಸ್ವತಂತ್ರನಿದ್ದೇನೆ. ಕೈ ಬಿಡಿಸಿಕೊಳ್ಳಬೇಡ. ನಾನೇನು ಹೇಳೇನೋ ಅದನ್ನು ಮಾಡುತ್ತ ಹೋಗು...

“ಯಾಕೆ ನಡುಗ್ಗಾ ಇದೀಯಾ ನಮಿತಾ?”

“ಹೇಳಿದೆನಲ್ಲಿ... ಕೈ ಬಿಡಿಸಿಕೊಳ್ಳಬೇಡ... ಬಲವಂತ ಮಾಡಲು ನನ್ನನ್ನು ಪ್ರೇರೇಟಿಸಬೇಡ...”

“ನಮಿತಾಡ್ಡ....”

“.....”

“ಸ್ವಲ್ಪ ವೇಗವಾಗಿ.... ಮತ್ತು ವೇಗ.... ಇನ್ನೂ ವೇಗ....”

“.....”

“.....”

“.....”

“.....”

“.....”

“.....”

“.....”

“.....”

“ಸಾಹು..... ಸಾಹು.....”

“.....”

“ವಲಾ, ಹುಚ್ಚಿ ಮೇಜಿನ ಮೇಲೆ ಯಾಕೆ ತಲೆ ಮುದುಗಿಸ ಕೂಡಿದೀಯ? ಕಾಫಿ ಕುಡಿಸೋದಿಲ್ಲವಾ? ಏಳು... ಏಳು...? ಎದ್ದು ಹೊರಗೆ ಹೋಗಿ ಉರಿಯುತ್ತಿರೋ ಕೆಂಪುದೀಪ ಆರಿಸು. ಬಾಗಿಲ ಬಲಬದಿಯಲ್ಲಿದೆ ಸ್ವಿಚ್ ನೋಡು.”

“.....ಒಳ್ಳೆಯದು ಸರಿಬಿಡು... ನೀನು ಏಳಬೇಡ. ನಾನು ಹೇಳಿ ಬರ್ತೇನೆ. ಆದರೆ ಎದ್ದು ಸರಿಯಾಗಿ ಕೂತುಕೋ. ವಿಷ್ಣು ರಾಮ ನಿನ್ನನ್ನು ಬಹಳವಾಗಿ ವಚ್ಚೆಕೊಂಡಿದಾನೆ. ನಿನ್ನ ಕಳೆಗುಂದಿದ ವೋರೆ ನೋಡಿದರೆ ಅವನು ಏನು ಅಂದುಕೋಬಹುದು?”

ಕೋಣೆಯ ಬಾಗಿಲು ಮರುಕ್ಕಣವೇ ತೆರೆಯಿತು. ಮತ್ತೆ ಮುಚ್ಚಿತು.

ಸ್ವಲ್ಪ ಹೊತ್ತಿನ ನಂತರ ಮತ್ತೆ ತೆರೆಯಿತು ಮತ್ತೆ ಮುಚ್ಚಿತು.

ವಿಷ್ಣುರಾಮನ ಬಳಿಯಿಂದ ಬಂದ ಅಣ್ಣಸಾಹೇಬ ತಮ್ಮ ಕುಚೆಗೆ ಹೋಗಿ ಕುಳಿತರು. ದೀರ್ಘನಿಶ್ಚಯ ಬಿಟ್ಟು ಅವಳು ಮೇಜಿನ ಮೇಲಿಂದ ತನ್ನ ತಲೆಯೆತ್ತಿದಳು. ಮೇಜಿನ ಮೇಲ್ಲಾಗವನ್ನು ನೋಡುತ್ತಿದ್ದಾಗ ಅನಿಸಿತು-ಮೇಜಿನ ಮೇಲೆ ಕಾಲುಕಟ್ಟಿದ ಚೇಳುಗಳು ಹರಿದಾಡತೊಡಗಿವೆ.

ಅಣ್ಣ ಅಂಕಲ್ ಸ್ವರದಲ್ಲಿ ಹೆಚ್ಚಿನ ಶೃಂತಿ ಬೆರೆತಿತ್ತು.

“ಇತ್ತ ನೋಡು ನಮಿತಾ ಸತ್ಯ ಹೇಳು... ನಾನು ನಿನ್ನೊಡನೆ ವಿಶ್ವಾಸಫಾತ

ಅವಿಗೆ / ಇತ್ತೀ

ಮಾಡಿದೆನಾ? ಒಂದು ಸಾಮಾನ್ಯ ಕೆಟ್ಟ ವ್ಯವಹಾರ ಮಾಡಿದೆ. ಅದು ದುಷ್ಪವಾದದ್ದು ಎಂದು ನೀನು ತಿಳಿಯಿದ್ದರೆ, ಹಾಗೆ ಅನಿಸೋಂದೂ ಇಲ್ಲ”.

“.....”

“ನನ್ನನ್ನು ನೋಡು ಎಲ್ಲಿಯಾದರೂ ನಾನು ಅಪರಾಧ ಮಾಡಿದ ಭಾವನೆ ಮುಖಿದ ಮೇಲೆ ಇದೆಯಾ?”

“.....”

“ಇಲ್ಲವಲ್ಲ! ಯಾಕೆ? ಯಾಕೆಂದರೆ ನಾನು ಮಾಡಿದ್ದ ಅಪರಾಧ ಅನೊಂದು ಭಾವನೆ ನನ್ನಲ್ಲಿ ಏಳಾನೇ ಇಲ್ಲ. ನನ್ನ ಶಕ್ತಿಯ ಅಪವ್ಯಯವನ್ನು ನಾನು ಪಶ್ಚಾತ್ತಾಪದಲ್ಲಿ ಮಾಡಲಾರೆ. ಆ ಕ್ಷಣಾದಲ್ಲಿ ಏನು ಘಟಿಸಿತೋ ಘಟಿಸಿತು! ಮರುಕ್ಷಣ ನಾನು ಆ ಹಿಂದಿನ ಘಟನೆಯ ಪ್ರೇತಭಾಯೆಯನ್ನು ದೂರವೇ ಇಡುತ್ತೇನೆ. ನನ್ನ ಮುಂದಿನ ಕ್ಷಣಿಗಳ ಮೇಲೆ ಸುತ್ತುಹಾಕುವ ಯಾವುದೇ ಅವಕಾಶವನ್ನು ನಾನು ಅದಕ್ಕೆ ಹೊಡುವುದೇ ಇಲ್ಲ. ಒಂದು ಸಭೆಯ ಸಫಲತೆ - ಅಸಫಲತೆಯ ಪ್ರಭಾವವು ಇನೊಂದು ಹೊಸ ಪ್ರಾರಂಭವೆಂದು ನಾನು ಸದಾ ಅಂದುಕೊಳ್ಳುತ್ತೇನೆ. ಹೊಸ ಆಸೆ, ಹೊಸ ಭರವಸೆ, ಹೊಸ ಉಲ್ಲಾಸಗಳೊಂದಿಗೆ! ಹಾಗಾದಾಗ ಮಾತ್ರ ನಾನು ನನ್ನನ್ನು ಹೊಸದಾಗಿ ಅಡಕ್ಕಾಗಿ ಏಕಾಗ್ರಗೊಳಿಸಿಕೊಳ್ಳಬಲ್ಲೇ.”

“.....”

“ದ್ವಂದ್ವದಲ್ಲಿ ಸಿಲುಕಿರುವ ನಿನಗೆ ಈವರೆಗೆ ಆಗಲೇ ಕಳೆದುಹೋಗಿರುವುದನ್ನು ಕೊಡವಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಶ್ನೆಗಳು ನಿನ್ನನ್ನು ಹರಿದು ತಿನ್ನುತ್ತಿವೆ. ನನ್ನ ವ್ಯಕ್ತಿತ್ವದಲ್ಲಿ ಎರಡು ಮುಖಿಗಳ ಬಗ್ಗೆ ನೀನು ಸ್ತಾಭಿಭಾಗಿದ್ದೀರೆಯಿ! ವಾಸ್ತವವಾಗಿ ಇದು ಎರಡು ಮುಖಿಗಳಲ್ಲ. ವ್ಯಕ್ತಿತ್ವದ ಸಹಜ ಮಾನವೀಯ ಮುಖ ಇದು! ಸಹಜರೂಪದಿಂದ ಸ್ವೀಕರಿಸಬೇಕು ಇದನ್ನು”

“.....”

“ನಾನು ಇದೂ ಇದ್ದೇನೆ, ಹೀಗೆಯೂ ಇದ್ದೇನೆ. ಹೀಗೆಯೂ ಇರಬಲ್ಲೇ-ಕೆ ಸತ್ಯದ ದರ್ಶನ ನಿನಗೆ ಆಗಿರುವಾಗ ಅದನ್ನು ಒಷ್ಟಿಕೊಳ್ಳುವುದರಲ್ಲಿ ತೊಂದರೆಯೇನಿದೆ?”

“.....”

“ತನೋ... ಕಾಫಿ ಬಂದುಬಿಟ್ಟಿತು, ಕಾಫಿ ಕುಡಿ, ಕಾಫಿ ಮೇಲೆ ಸಿಟ್ಟೇಕೆ?”

ಅವಳು ಕಾಫಿಯನ್ನು ನಿಶ್ಚಯವಾಗಿ ಗುಟುಕರಿಸತ್ತೇಡಗಿದಳು.

“ನೀನು ಕಾಫಿಯನ್ನು ನಿಧಾನವಾಗಿ ಕುಡಿಯುತ್ತಿರುವುದನ್ನು ಕಂಡು ನನಗೆ ಬಹಳ ಶುಷ್ಕ ಅನಿಸಿದೆ. ಎಪ್ಪು ಚಿಕ್ಕಚಿಕ್ಕ ಗುಟುಕಾಗಿ ಸಮೀತಿದೀಯಾ! ಕಾಫಿಯೇ ನಿನ್ನನ್ನು ಕುಡಿಯುತ್ತಿರೋ ಹಾಗೆ. ಅಥವಾ ಇಬ್ಬರೂ ಒಬ್ಬರು ಇನೊಬ್ಬರಲ್ಲಿ ಲೀನವಾದ ಹಾಗೆ.”

೧೬೬ / ಆವಿಗೆ

“.....”

“ಕಾಫಿ ಮುಗಿಸಿಯೇ ಬಿಟ್ಟೆಯಾ?... ನಾನೂ... ಒಳ್ಳೆಯದು ಹೋಗು.... ನಿನ್ನ ಮೇಚಿನಿಂದ ಪ್ಯಾಡ್ ಮತ್ತು ಪೆನ್ ತೆಗೆದುಕೊಂಡು ಬಾ. ಪ್ಯಾಡ್ ಮತ್ತು ಪೆನ್ ನಾನು ಇಲ್ಲಿಂದಲೇ ಕೊಡಬಹುದು ನಾನು ನಿನಗೆ. ಆದರೆ ಅಲ್ಲಿಗೆ ಹೋಗಿಬಿರುವುದರೊಳಗೆ ನೀನು ಸಹಜ ಸ್ಥಿತಿಗೆ ಬಂದಿರುತ್ತೀ ಎಂದು ನಾನು ಭಾವಿಸಿದ್ದೇನೆ. ಒಮ್ಮೊಮ್ಮೆ ನಾವು ಯಾರದೋ ಎದುರಿಗೆ ನಮ್ಮನ್ನು ಒಳಗೊಳ್ಳಲಾರೆವು ಏಕಾಂತ ನಮಗೆ ಸ್ವಯಂ ಒಪ್ಪಿಸಿಕೊಡುತ್ತದೆ.”

“ತಂದೆಯಾ?... ಒಳ್ಳೆಯಹುಡುಗಿ.”

“ಟಿಪ್ಪಣಿ ಮಾಡಿಕೋ ಲೇಬರ್ ಮಿನಿಸ್ಟ್ರೋಗೆ ಪತ್ರ ಬರೆಯಬೇಕಾಗಿದೆ.”

“ಬರೆದೆಯಾ? ಈಗ ನಿನಗೆ ಇದನ್ನು ಟೈಪ್ ಮಾಡುವತ್ತೊಂದರೆ ಅಂಟಿಸೋದಿಲ್ಲ. ಒಂದು ಚಿಕ್ಕ ಟಿಪ್ಪಣಿ ಬರಕೋ. ಶಹಾಣೆ ಹೆಸರಿಗೆ, ಟಿಪ್ಪಣಿಯಲ್ಲಿ ‘ಟೈಪ್ ಮಾಡಿದ ಪ್ರತಿಯನ್ನು ಇಟ್ಟಿಕೊಬೇಕು’ ಅಂತಲೂ ಬರೆದುಕೋ. ನನ್ನ ಸಹಿಯಾಗದೆ ಪತ್ರ ಕಳಿಸೋದಾದ್ದು ಹೇಗೆ ಸಾಧ್ಯ? ಪವಾರನ ವ್ಯವಹಾರ ವಿಚಿತ್ರ ಅನಿಸಿತ್ತು. ಬುದ್ಧಿ ಬೇರೆ ಎಲ್ಲೋ ಇತ್ತು. ಪತ್ರಕ್ಕೆ ಸಂಬಂಧಪಟ್ಟ ಹಾಗೆ ನಿನ್ನ ಎದುರಿಗೇ ನಾನು ನಿರ್ದೇಶನ ಹೊಟ್ಟಿರಲ್ಲವಾ? ನಿಮ್ಮ ಸಹಿಯಿಲ್ಲದೆ ಲೇಬರ್ ಮಿನಿಸ್ಟ್ರಿಗೆ ಪತ್ರ ಹೇಗೆ ಕಳಿಸೋದು ಅಂತ ಅವನ ಬಾಯಿಂದ ಬಂದು ಮಾತೂ ಬರಲಿಲ್ಲ.”

“ಬುದ್ಧಿಯ ತತ್ವರತೆ ತೇಜಸ್ಸಿ ವ್ಯಕ್ತಿಗೆ ಬಹುದೊಡ್ಡ ಗುಣವಾಗಿರುತ್ತದೆ. ಅದು ಮುಕ್ತಾಯವಾಗುತ್ತೋ ಎಣ್ಣೆ ತೆಗೆದ ಹಿಂಡಿಯ ಹಾಗೆ ಬೂಸಾ ಆಗಿಬಿಡುತ್ತದೆ.”

“ಇತ್ತಿಚೆಗೆ ಪವಾರನ ವಿಷಯದಲ್ಲಿ ನನಗೆ ಅನಿಸೋದೇನು ಅಂದರೆ, ಅವನ ವೈಚಾರಿಕ ಮಂಧನ ಸಂಘದ ‘ಮಹಿಳಾ ಮೋಚಾರ್’ ಸಂದರ್ಭದಲ್ಲಿ ದಟ್ಟವಾದ ಸಂಶಯದಲ್ಲಿ ತೊಳಳಾಡ್ತಾ ಇದೆ. ಅವನ ಜಿಂತನ ಮನನಗಳಲ್ಲಿ ಬಹಳ ಕ್ರಾಂತಿಕಾರಿ ಪರಿವರ್ತನೆ ಕಾಣಿಸಿಕೊಳ್ಳಿ ಇದೆ. ಅವನನ್ನು ಯಾವ ದಿಕ್ಕಿಗೆ ಪ್ರವೃತ್ತಿಗೊಳಿಸಬೇಕು ಎಂಬುದನ್ನು ನಿರ್ಣಯ ಮಾಡಬೇಕಾಗಿದೆ.”

“ಸೂಚನೆ ಬಹುಶಃ ನಿನ್ನ ಅರಿವಿಗೆ ಬಂತೋ ಇಲ್ಲವೋ. ಯಾವಾಗಲಾದರೂ ತಿಳಿಸ್ತೇನೆ. ಅಥವಾ ಅದರ ಅವಶ್ಯಕತೆಯೇ ಬೀಳಲಿಕ್ಕಿಲ್ಲ, ನೀನೇ ಸ್ವಯಂ ತಿಳಿದುಕೊಳ್ಳಬಹುದು. ಗಂಟುಗಳನ್ನೆಲ್ಲ ಒಂದೇ ಬಾರಿಗೆ ಬಿಡಿಸಲು ಆಗೋದಿಲ್ಲ. ಅವುಗಳನ್ನು ಒಂದೇ ಕಾಲಕ್ಕೆ ಬಿಡಿಸಲು ಹೋಗಬಾರದು. ಅಷ್ಟೆಲ್ಲ ಗಡಿಬಿಡಿ ಮಾಡಿದರೆ ಒಳ್ಳೆಯ ಪರಿಣಾಮದ ಕಡೆ ತಲುಪೋದೂ ಇಲ್ಲ.”

“ಓಹ್.... ನಾನು ಮರೆತೇ ಬಿಟ್ಟೆ ಸಂಘಕ್ಕೆ ನೀನು ಸೇರಿ ಇಂದಿಗೆ ಸಂಪೂರ್ಣ ಎರಡು ತಿಂಗಳಾದವು. ನಿನ್ನನ್ನು ಅಭಿನಂದಿಸಬೇಕು? ಹೋಗಿ ಎಲ್ಲಿಯಾದರೂ ಒಳ್ಳೆಯ ಉಂಟ ಮಾಡಿಸಬೇಕು ನಿನಗೆ.”

“.....”

“ನಿನ್ನದೇ ಆದ ಯಾವುದಾದರೂ ಇಪ್ಪವಾದ ಸ್ಥಳಿ?”

“.....”

“ಒಳ್ಳಿಯಂತಹುದು, ಹೇಳಿ... ‘ನೀಲವರ್’ ಹೇಗನಿಸುತ್ತದೆ, ಲಿಂಕಿಂಗ್ ರೋಡ್‌ನಲ್ಲಿದೆಯಲ್ಲ..!”

“.....”

“ಒಂದು ಕೆಲಸ ಮಾಡ್ತೇನೆ. ವಿಮಲಾಳನ್ನು ಆಮಂತ್ರಿಸಿ ಜೊತೆಗೆ ಕರೆದುಕೊಂಡು ಹೋಗ್ತೇನೆ. ಸರಿಯಾಗಿ ಹತ್ತು ನಿಮಿಷದ ಒಳಗೆ ನಾವು ‘ನೀಲವರ್’ ಗೆ ಹೊರಟುಬಿಡುಬಹುದು. ಅರೆಮಿಲ್ ಕಾಲೋನಿಯ ದಾರಿ ಹಿಡಿದರೆ ಸುಮಾರು ನಲವತ್ತು ನಿಮಿಷದಲ್ಲಿ ಲಿಂಕಿಂಗ್ ರೋಡ್ ತಲುಪಬಹುದು. ಅದೇ ಲೆಕ್ಕಾಚಾರದ ಮೇಲೆ ಆ ರೆಸ್ಪುರಾಕ್ಕೆ ಹೋಗೋಣ”.....

“ನೋಡು, ವಿಮಲಾ ನನ್ನ ಪೋನಿನ ನಿರೀಕ್ಷೆಯಲ್ಲಿ ಉಪವಾಸ ಕುಳಿತಿದ್ದಾಕೆ. ಬಾಂಬಿ ಹಾಸ್ಪಿಟಲ್‌ನ ಶ್ರೇಷ್ಠ ಹೃದಯರೋಗ ತಜ್ಜಾಡಾ॥ ತಿವಾರಿ ಕೂಡ ಅವಳೊಂದಿಗೆ ರಾತ್ರಿ ಭೋಜನಕ್ಕೆ ಬರುವವರಿದ್ದಾರಂತೆ. ಮನೆಯಲ್ಲಿ ಅವಳೊಂದಿಗೇ ಕುಳಿತುಕೊಂಡಿದ್ದಾರೆ. ನನ್ನನ್ನು ಭೇಟಿಯಾಗಲು ಉತ್ಕಂತಿರಾಗಿದಾರಂತೆ. ನನ್ನ ಸಂಗಡ ಉಂಟ ಮಾಡಿದರೆ ಅವರಿಗೆ ಸಂತೋಷ ಆಗುತ್ತೆ. ಯಾರಿಗೋ ಯಾರದೋ ಸಾನ್ವಿಧ್ಯದಲ್ಲಿದ್ದರೆ ಆಗುವ ಸಂತೋಷದಿಂದ ವಂಚಿತರನ್ನಾಗಿ ಮಾಡುವುದು ನನ್ನ ಜಾಯಮಾನವಲ್ಲ.”

“ನಿನ್ನ ಕೋಣೆಯಿಂದ ನಿನ್ನ ಪರ್ಸನ್ ಇತ್ಯಾದಿಗಳನ್ನು ಎತ್ತಿಕೊಂಡು ಬಾ. ಅಷ್ಟು ಹೊತ್ತಿಗೆ ನಾನು ನನ್ನ ಮೇಚಿನ ಡ್ರಾಫರ್‌ನ್ನು ಬಂದ್ ಮಾಡುತ್ತೇನೆ. ಈ ಡ್ರಾಫರ್‌ನ ಕೀಲಿ ನನ್ನ ಹೊರತು ಈ ಅಭೀಸಿನಲ್ಲಿ ಕೇವಲ ಒಬ್ಬ ವ್ಯಕ್ತಿಯ ಬಳಿ ಮಾತ್ರ ಇರುತ್ತಿತ್ತು. ನಿನ್ನ ತಂದೆ ದೇವಿಶಂಕರ ಬಳಿ.”

ಅವರು ಕೋಣೆಯೋಳಕ್ಕೆ ಬಂದರು.

“ನೀನು ಈ ರೀತಿ ಯಾವ ಸದ್ಯ ಇಲ್ಲದ ಈ ಮೌನದ ಕೋಣೆಯಲ್ಲಿ ಕುಳಿತು ಏನು ಮಾಡುತ್ತಿದ್ದೀ? ಅಲ್ಲಿ ನಾನು ನನ್ನ ಕೋಣೆಯಲ್ಲಿ ನಿನ್ನನ್ನು ನಿರೀಕ್ಷೆ ಮಾಡ್ತು ಕೂತಿದ್ದು ಬೇಸತ್ತುಹೋದೆ. ಏಳು ನಡಿ ಮೋದಲೇ ಸಾಕಷ್ಟು ತಡ ಆಗಿದೆ.”

“ಈಹೋ ಎಲ್ಲಿದ್ದೀ ನಮಿತಾ! ನಿನ್ನ ಪರ್ಸನ್‌ನ್ನು ಮರೆತು ಹೋಗ್ತಿದೀಯಾ? ಇವತ್ತು ಸಂಬಳ ಸಿಕ್ಕಿಹೋದರಿಂದ ನಿನ್ನ ಪರ್ಸನ್ ತೂಕ ಹೆಚ್ಚಾಗಿರಬಹುದು. ಇರಲಿ, ಏನೂ ಚಿಂತೆ ಬೇಡ. ಮನೆಯವರೆಗೆ ನಾನೂ ನಿನ್ನ ಜೊತೆ ಬರ್ತೇನೇ-ಕಾವಲುಗಾರನಾಗಿ.”

“ಸ್ವಲ್ಪ ಅಡುಗೆ ಮನೆಗೆ ಹೋಗಿ ವಿಷ್ಟು ಬಳಿ ಹೇಳಿ-ನಾಳಿ ಬೆಳಿಗೆ ಕೆಳಗಿನಿಂದ ಯಾರಾದರೂ ಇಲ್ಲಿಕ್ಕೂ ವೈರಾಮನ್ ಕರೆದು ತಂದು ಮೆಟ್ಟಿಲ ಟೂಬನ್ನು ಸರಿಮಾಡಿಸಲು

ಒಟ್ಟ / ಆವಿಗೆ
ಹೇಳಿ ಬಾ.”

“ಏನು ಮಾಡ್ತೂ ಇದ್ದ ವಿಷ್ಣು?”

“ನಿಶ್ಚಯವಾಗಿ ಅವನು ಸ್ವಾಲೋಮೇಲೆ ಕೊತು ತೊಕಡಿಸ್ತೂ ಇರಬಹುದು. ಮೂರ್ವಿರ ಸಂಗಡ ಸಿಕ್ಕಿದರೆ ಇಪ್ಪತ್ತುಲ್ಲೂ ಗಂಟೆ ಚದುರಂಗ ಆಡಿರ್ತಾನೆ. ಆ ಉಡುಪಿಯವರ ಸಂಗ ಒಳ್ಳಿಯದಲ್ಲ ಎಂದು ಹೇಳಿದೆ ಅವನಿಗೆ.”

“ನಾಲ್ಕು ವರ್ಷದ ಹಿಂದೆ ಇವನ ಬದಲಿಗೆ ಅಡುಗೆ ಮಾಡೋವನು ಕಾರ್ಮಿಕರಿಗೆಲ್ಲ ಕರೆಕರೆದು ಜೂ ಹೊಡಿದ್ದ, ಖಿಚಡಿ ತಿನಿಸ್ತಿದ್ದ, ಘಾಟಕೋಪರದಿಂದ ಹಿಡಿದು ಕುಲಾರವರೆಗೆ ಸೈನ್ಯದ ಬಲಗೆಯಾಗಿದ್ದ. ನಿಷ್ಯಾವಂತ ಸೇವಕನಾಗಿ ಇಂದಿಗೂ ಅವನು ನಮ್ಮವನೇ ಆಗಿದಾನೆ ಅನ್ನಪುರು ಬೇರೆ ಮಾತು. ಸೇನೆಯ ಪಗಡೆ ಆಟ ಹೀಗೇ ಯಾವಾಗಲೂ ಶೈಯಲ್ಲೀ ಇರುತ್ತದೆ..”

“ದೇವಿಶಂಕರನು ಯಾವಾಗಲೂ ಎಚ್ಚರಿಸಿದ. ಗಾಳಿ ಪಟ ಹಾರಿಸುವ ಶೋಕಿ ಇರೋವನಿಗೆ ಅದರ ಸಿಕ್ಕುಗಳನ್ನು ಬಿಡಿಸುವುದೂ ಗೊತ್ತಿರಬೇಕು...”

“ನೀಲಮ್ಮಾಗೆ ಹೋಗಬೇಕಲ್ಲ ಅತವಲೆ...!”

“ನೀಲಮ್ಮಾದಿಂದ ನಮಿತಾಳನ್ನು ಮನೆಗೆ ತಲುಪಿಸಿ, ಕನ್ನಮುವಾರ ನಗರಕ್ಕೆ ಹಿಂತಿರುಗಬೇಕು. ಗಾಡಿ ಎಲ್ಲಿಂದ ಒಯ್ಯಿಯಾ? ಆರೆಮಿಲ್ಲಿನ ರಸ್ತೇನೇ ಚನ್ನಾಗಿರ್ತದೆ... ಅಲ್ಲವಾ?”

“ಅರೆ... ಮೌನವಾಗಿರೋದರಿಂದ ಏನಾಗ್ತಿಕೆ? ತುಂಬಿದ ಬಸ್ತಿಯಲ್ಲಿಯೂ ಆಗಬಹುದು...”

“ನೀನು ನನ್ನನ್ನು ತೆಗೆದುಕೊಂಡು ಸುಮ್ಮನೆ ಚಿಂತೆ ಮಾಡ್ತೀಯ ಅತವಲೆ, ನೀನು ಯಾವ ಯಾವ ಗಲ್ಲಿಯಲ್ಲಿ ತಿರುಗಿಸ್ತಾ ಗಾಡಿ ಓಡಿಸ್ತೀಯಾ, ನೀನು ಯಾಕೆ ಹೀಗೆ ಮಾಡ್ತೀಯಾ ಅಂತ ಎಲ್ಲರಿಗೂ ಗೊತ್ತಾಗ್ತಿದೆ.”

“ಅಲ್ಲದೆ ನೀನು ಹೀಗೆ ಸುತ್ತುಬಳಸಿ ಹೋಗೋದರಿಂದಲೇ ನಾನು ತಲುಪೋದು ಒಮ್ಮೊಮ್ಮೆ ತಡವಾಗ್ತದೆ. ಎಷ್ಟೂಂದು ನಾಚಿಗೆಯಾಗ್ತಿದೆ ಗೊತ್ತಿದೆಯಾ?”

“ಚೆಚೆ ಮಾಡಬೇಡ. ಅರೆಮಿಲ್ ಮೂಲಕಾನೇ ಗಾಡಿ ಒಯ್ಯಿ. ಈಗಲೂ ಕಡಿಮೆ ಟ್ರಾಫಿಕ್ ಇದೆಯಾ?”

“ಹಾಂ... ನಮಿತಾ, ನಿನ್ನ ಬಳಿ ನಾನು ಹೇಳ್ತೂ ಇದ್ದೆನಲ್ಲ... ಅವಂತಿಕಾ ಬಗೆಗೆ. ನನ್ನ ಜಾಣ ಮಗಳು ಲಂಡನೋದಲ್ಲಿ ಕ್ಯಾನ್ಸರ್ ಚಿಕಿತ್ಸೆ ವಿಜ್ಞಾನದಲ್ಲಿ ಎಂ.ಡಿ. ಮಾಡಿದಾಳೆ. ನಿಜ ಹೇಳಲಾ ನಿನಗೆ! ಆವಂತಿಕಾ ಅನುಪಸ್ಥಿತಿ ನನ್ನನ್ನು ಒಮ್ಮೊಮ್ಮೆ ಅನ್ನಮನಸ್ಸೆ ನನ್ನಾಗಿಸಿಬಿಡ್ತದೆ. ಅವಳ ಇಲ್ಲದಿರುವಿಕೆಯಿಂದ ಅಂರಂಗದಲ್ಲಿ ಉಂಟಾಗುವ ಬೇಸರವನ್ನು ನಾನು ಯಾವ ಕೆಲಸದಲ್ಲಿ ತೊಡಗಿಸಿಕೊಂಡರೂ ತಪ್ಪಿಸಿಕೊಳ್ಳಲಾರದವನಾಗಿದ್ದೇನೆ.”

“ಬಹಳ ಹಟಮಾರಿ, ಒರಟು. ಕರಿಣವಾಗಿ ಮಾತನಾಡುವುದರ ಹೋಗ ಬಡಿದೆ

ಅವಳಿಗೆ. ನನ್ನದೇ ಸ್ವಭಾವ ಬಂದಿದೆ ಅವಳಿಗೆ. ಒಮ್ಮೊಮ್ಮೆ ಅವಳಿಲ್ಲಿ ನನ್ನನ್ನು ನೋಡಿಕೊಂಡು ರೋಮಾಂಚಪಡುತ್ತೇನೆ. ಹಾಗೆ ನೋಡಿದರೆ ಪ್ರತಿಯೊಬ್ಬಿಗೂ ಸ್ವತಂತ್ರವಾದ ಅಭಿಪ್ರಾಯವಿರಬೇಕು ಅನ್ನುವುದರ ಸಮರ್ಥಕ ನಾನು. ಇಲ್ಲವಾದರೆ ವ್ಯಕ್ತಿಯಸೊಂದಯುದ ಕೊಲಾಜ್ ಮಾತ್ರ ಆಗಿ ಉಳಿದುಕೊಳ್ಳುತ್ತಾನೆ. ಆಗ ಅವನು ಎಲ್ಲವೂ ಆಗುತ್ತಾನೆ. ಇಷ್ಟೇ ‘ತಾನು’ ಆಗೋದಿಲ್ಲ.”

“ಪಿರಾಪೋರ್ಚ್‌ನಿಂದ ಹೊರಡುತ್ತಲೇ ನನಗೂ ಅವಂತಿಕಾಳಿಗೂ ಸಂಘರ್ಷ ಶುರುವಾಗಿ ಬಿಡುತ್ತದೆ. “ಅಪ್ಪಾ ಈ ಗೃಹಸ್ಥಿಕೆಯ ಭಾರವನ್ನು ಯಾಕೆ ಹೊತ್ತೊಂಡಿದೀಯಾ ನಿನ್ನ ತಲೆಮೇಲೆ. ಗೃಹಸ್ಥರಾಗಲು ನೀವು ಯೋಗ್ಯರಾದವರಲ್ಲವೇ ಅಲ್ಲ. ಈವರೆಗೆ ನಿಮಗೆ ಸರಿಯಾದ ಗೃಹಸ್ಥರಾಗಲು ಸಾಧ್ಯವೂ ಆಗಲಿಲ್ಲ. ಗೃಹಸ್ಥಿಕೆಯ ನಿಷ್ಠೆ ಅಂದರೆ ನಿಮ್ಮ ನೇರಳಾಗಿ ಹಿಂದೆ ಹಿಂದೆ ಉರುಳಾಡ್ತೂ, ಏದ್ದು ನಿಂತು ಓಡ್ತು ಇರ್ಲೋದು. ನನಗೆ ಹಾಗೂ ಗೌತಮಭಾವೂನಿಗೆ ಜನ್ಮಕೊಟ್ಟು ನಮ್ಮೊಂದಿಗೂ ನೀವು ಅದೇ ಅನ್ಯಾಯ ಮಾಡಿದೀರಿ. ನಾವೂ ಕೂಡ ನಿಮ್ಮ ಹಿಂದೆ ಹಿಂದೆ ಓಡುವ ಶಾಪವನ್ನು ನಿಮ್ಮಿಂದ ಪಡೆದಿದ್ದೇವೆ. ಆದರೆ ಯಾರೇ ಆಗಲಿ, ಎಲ್ಲಿಯವರೆಗೆ ಇನ್ನೊಬ್ಬರ ಹಿಂದೆ ಓಡಬಹುದು, ಅಪ್ಪಾಜಿ! ಆಯಿಯ ಸಾಹಸ ನಮಗೆ ಒಟ್ಟಿಗೆಯಿಲ್ಲದ್ದು. ಯಾಕೆಂದರೆ ನಿಮ್ಮ ಹಿಂದೆ ಓಡಿ ನಾವು ನಿಮ್ಮ ಗುರಿಯನ್ನೂ ಮುಟ್ಟಲಾರೆವು. ಯಾವುದೇ ನಿಮ್ಮ ಗುರಿಯನ್ನೂ ಮುಡುಕಿಕೊಳ್ಳಲಾರೆವು. ನಾವು ನಿಮ್ಮ ಗುರಿಯ ಸಂಪೂರ್ಣ ಜಿತ್ತಣವನ್ನು ಮಿದುಳಿನಲ್ಲಿ ಮೂಡಿಸಿಕೊಳ್ಳಲು ನೀವೆಂದಾದರೂ ಪ್ರಯತ್ನ ಮಾಡಿದ್ದೀರಾ? ಗೌತಮ ಭಾವೂ ತನ್ನ ವಯಸ್ಸಿನ ಸುಮಾರು ಎರಡು ಪಟ್ಟ ವಯಸ್ಸಿನ ನಾಟ್ಯ ಅಭಿನೇತ್ರಿ ಸುರೇಶಾ ಬರ್ವೆಯೊಂದಿಗೆ ಯಾಕೆ ಮದುವೆಯಾದ ಅಪ್ಪಾಜಿ? ಎಂದಾದರೂ ಯೋಚಿಸಿದೀರಾ ನೀವು? ಸುರೇಶಾಬರ್ವೆ ಅವನಿಗೆ ಬಹುಶಃ ತನ್ನ ಗಂತವ್ಯದ ನಕ್ಷೆಯನ್ನು ಸ್ವಯಂ ರೂಪಿಸಿಕೊಳ್ಳಲು ಪ್ರೇರೇಪಣ ನೀಡಿದ್ದಷ್ಟೇ ಅಲ್ಲ, ಅವನನ್ನು ಸ್ವತಂತ್ರಗೊಳಿಸಿರಬಹುದು. ಗೌತಮಭಾವೂನ ಮದುವೆಗೆ ನೀವು ಒಟ್ಟಿಗೆ ಕೊಡಿ ಯಾ ಬಿಡಿ ನಿಮ್ಮ ದುರಾಗ್ರಹ ಅವನ ಜೀವನದಲ್ಲಿ ಯಾವುದೇ ತುಂಬಲಾರದ ಕೊರತೆಯನ್ನು ಉಂಟುಮಾಡಲಾರದು ಎಂದು ನನಗನಿಸುತ್ತದೆ.”

“ಸುರೇಶಾಬರ್ವೆ ತನ್ನ ನಾಟ್ಯ ಪ್ರಸ್ತುತಿ ‘ಗಿಧಾಡೆ’ ಜೊತೆಯಲ್ಲಿ ಲಂಡನ್‌ನಿಗೆ ಬಂದಿದ್ದಳು. ನನ್ನನ್ನೂ ಅವಳು ನಾಟ್ಯ ನೋಡಲು ಪ್ರೋನ್ ಮೂಲಕ ಆಮಂತ್ರಿಸಿದಳು. ಗೌತಮಭಾವೂನಿಗಿಂತ ವಯಸ್ಸಿನಲ್ಲಿ ತುಸು ಚಿಕ್ಕವನಾದ ಅವಳ ಮಗ ಆದಿತ್ಯನೂ ಅವಳ ಜೊತೆಯಲ್ಲಿದ್ದು. ನೀವು ನಗುತ್ತೀರಿ! ಇಷ್ಟು ಪುಟ್ಟ ಕುಟುಂಬದ ಹೊರತಾಗಿಯೂ ಸುರೇಶಾ ಬರ್ವೆಗೆ ಬಲವತ್ತರವಾದ ಕಾಮನೆಯಿದೆ, ಮಾಸಿಕಧರ್ಮ ನಿಲ್ಲವುದಕ್ಕೆ ಮುಂಚೆ ಗೌತಮಭಾವೂನ ಮಗುವಿಗೆ ತಾಯಿಯಾಗಬೇಕೆಂದು...”

“ಇನು ಮಾಡ್ತೂ ಇದೀಯ ಅತವಲೆ, ಓವರರೆಕ್ಸ್ ಮಾಡುವ ಅಜಾಗರೂಕೆ

೧೨೦ / ಆವಿಗೆ

ಯಾಕೆ ಮಾಡಿದೀರು? ಟ್ರೂನವರೊಂದಿಗೆಲ್ಲ ಸ್ವರ್ಥ ಮಾಡೋದು ಒಳ್ಳೆಯದಲ್ಲ. ಒಂದು ಇಂಚಿನಪ್ಪು ಅತ್ಯಿತ ಆದರೆ ನಿನ್ನನು ಒತ್ತಿಬಿಡಲು ಎಪ್ಪು ಹೊತ್ತು ಬೇಕು!”

“ವಿನಮ್ಮಾನಮಿತಾ? ಈಗಲಾದರೂ ಬಾಯಿ ತೆಗೆ. ಏನಾದರೂ ಮಾತನಾಡು”

“ಜೋಕ್ ಕೇಳೋದರಲ್ಲಿ ಅಸ್ತಿ ಇದೆಯಾ ನಿಂಗೆ?”

“ಅಯ್ಯೋ, ನಾನು ವಿಚಿತ್ರ ಇದೇನೆ. ಜೋಹುಗಳು ಯಾರಿಗೆ ಇಪ್ಪುವಾಗೋದಿಲ್ಲ? ದಿನದಲ್ಲಿ ಒಂದರಷ್ಟು ಬಾರಿಯಾದರೂ ಸ್ವಲ್ಪ ವಿನೋದ ಇರಬೇಕು ಅನ್ನೋ ಪ್ರಕಾರವನು ನಾನು! ಇಲ್ಲವಾದರೆ ಮನುಷ್ಯ ನಗೋದನ್ನೇ ಮರೆತುಬಿಡ್ತಾನೆ. ಸಮಾಜದಲ್ಲಿ ವಿನೋದಕಾತ್ಮಕಿ ನಗೆಹನಿಗಳ ಮನೋವಿಜ್ಞಾನವನ್ನು ಸೃಷ್ಟಿಸಿದವನು ನಿಶ್ಚಯವಾಗಿಯೂ ಮಹಾನ್ ಮನೋಚಿಕಿತ್ಸಕನೇ ಇದ್ದಿರಬೇಕು.”

“ಅಯ್ಯು ಕೇಳು, ಕೇಳಿದ ನಂತರ ನಗಲೇಬೇಕು ಹಾಂ, ಶರ್ತ ಇದೆ!... ಅಡವಿಯಲ್ಲಿ ಒಂದು ಮದವೇರಿದ ಆನೆ ಅಲೀತಾ ಇತ್ತು. ಅಕಸ್ಮಾತ್ತಾಗಿ ಅದರ ಬೆನ್ನ ಮೇಲೆ ಒಂದು ಇರುವೆ ಹತ್ತಿಕೊಂಡಿತು. ಮತ್ತು ಬಹಳ ಲಕ್ಷ್ಯ ಹೊಟ್ಟು ಅದರ ಬಾಲದ ಕಡೆ ನೋಡುತ್ತಾಗಿತು. ಅದರ ಅಪ್ರಿಯವಾದ ವರ್ತನೆಯನ್ನು ಕಂಡು ಸಿಟ್ಟುಗೊಂಡ ಆನೆ ತನ್ನ ಕಿರಿಯನ್ನು ಅಲುಗಾಡಿಸಿತು ಮತ್ತು ಗದರಿಸಿತು.

“ಇದೇನು ಮಾಡಿದೀರು ನೀನು ಹುಡುಗಾಟಿಕೆಯನ್ನು?”

“ಅನೆಯ ಬೃಗಳಿನಿಂದ ಸ್ವಲ್ಪವೂ ಪ್ರಭಾವಿತನಾಗದ ಆ ಇರುವೆ ನಿಧಾನವಾಗಿ ಮುಗುಳುನಕ್ಕಿತು.”

“ಮತ್ತೇನಿಲ್ಲ ಇಪ್ಪೇ ನಾನು ನೋಡ್ತೂ ಇದ್ದದ್ದು ನೀನೆಲ್ಲಾದರೂ ನನ್ನ ಚಡ್ಡಿ ಹಾಕೊಳ್ಳಿದಿದೀಯೇನೋ ಅಂತ.”

“ಎಲಾ, ನೀನು ನಗ್ಗಾ ಇಲ್ಲವಾ? ನನ್ನ ಈ ಜೋಕ್ ನಿನಗೆ ಹಿಡಿಸಲಿಲ್ಲ ಅಂತ ಕಾಣ್ಣಾದೆ. ಮತ್ತೆ ಯಾವುದಾದರೂ ಹೇಳಲಾ?”

“ಕೇಳು”

“ಒಂದು ಆನೆ ಒಂದು ಮರದ ಕೆಳಗೆ ಹೋಗಾತ್ತು ಇತ್ತು. ಅಕಸ್ಮಾತ್ತಾಗಿ ಆ ಮರದ ಮೇಲೆ ಹರಿದಾಡುತ್ತಿದ್ದ ಇರುವೆಯೊಂದು ಅದರ ಬೆನ್ನ ಮೇಲೆ ಉರುಳಿತು. ಕೆಳಗೆ ನಿಂತ ಇರುವೆಗಳು ಈ ಫೆಟನೆ ನೋಡಿ ಸಂತೋಷದಿಂದ ಕುಣಿದವು. ಚಪ್ಪಾಳೆ ತಟ್ಟುತ್ತಾ ಹೂಗೊಹೊಡಗಿದವು.”

“ಶಾಬಾಶ್ ಇರುವೆ! ತುಳಿದು ಹಾಕು ನನ ಮಗ ಆನೆಯನ್ನು, ತುಳಿದುಹಾಕು!”

“ವನೂ ಪ್ರಭಾವ ಆಗಲಿಲ್ಲ? ಹಾಗೆಲ್ಲ ನಾವು ಸೋಲು ಒಪ್ಪುಕೊಳ್ಳೋರಲ್ಲ, ನೀನು ನಗೋವರೆಗೂ ನಗೆಹನಿಗಳ ಪಿಟಾರಿಯ ಮೇಲೆ ಮುಚ್ಚಳ ಹಾಕೋದೇ ಇಲ್ಲ.”

“ಮೂರನೆಯದು ಕೇಳು...”

“వశేలన బణి ఒబ్బ హెంగు మోదఱు. హేళిదఱు ననగే నన్న గండనింద విచ్ఛేదనే బేకాగిదే ఎమ్ము హణ బేకాగువుదు?”

“ವಕೀಲ ಉತ್ತರ ಹೇಳಿದ—“ಇಪ್ಪತ್ತು ಸಾಮಿರ್”

“ಹೆಂಗಸು ಇದನ್ನು ಕೇಳಿ ಉರಿದೆದ್ದು ನಿಂತಳ್ಳು.”

“ತಲೆ ಸರಿಯಿದೆಯಾ ನಿಮಗೆ? ಸುಲಿಗೆ ಮಾಡಬೇಕು ಅಂತಿದೀರಾ?”

“ವಕೀಲ ಕರ್ತೃವಿಕ್ತಿಯಾದ.”

“ನನಗೆ ನಿಮ್ಮ ಮಾತಿನ ಅರ್ಥ ಆಗಲಿಲ್ಲ.”

“ಅಧ್ಯ ಸ್ವಷ್ಟಿಗೆ ಹತ್ತು ಸಾವಿರಕ್ಕೆ ಈಗ ಮನುಷ್ಯನ ಹೊಲೆ ಮಾಡಿಸಬಹುದು. ನೀನು ವಿಚ್ಛೇದನೆಗೆ ಇಪ್ಪತ್ತು ಸಾವಿರ ಕೇಳಿದ್ದೀರ್ಯಾ!”

“ಒಹ್ಹೊ ನಮಿತಾ, ಚಿಮ್ಮಿದ ನಿನ್ನ ನಗೆ ನನ್ನ ಬಿಡುಗಡೆಯ ಗಂಟೆಗಳು ಭಾರಿಸಿದ ಹಾಗೆ. ನಗು, ಜೆನ್ನಾಗಿ ನಗು...ನೀನು ಬಯಸಿದರೆ ನೀಲಮ್ ತಲುಪ್ಪೋವರೆಗೆ ನೂರಾರು ಜೋಕ್‌ಗಳನ್ನು ಹೇಳಬಲ್ಲೇ:”

“ಮತ್ತೊಂದುಕೇಳು”

“ಮತ್ತೊಂದು....”

“ಮತ್ತೊಂದು....”

ಒಂದರ ನಂತರ ಮತ್ತೊಂದು ನಗೆ ಹನಿಗಳು! ಅವುಗಳ ಹೇಳುವಿಕೆಯಿಂಬುದು ಅಣ್ಣಾ ಸಾಹೇಬರಿಗೆ ಜೋಕುಗಳು ಮಾತ್ರ! ಕಂತಸ್ಯ ನಗೆ ಹನಿಗಳಲ್ಲಿ ಒಂದು! ಎಮ್ಮೆಂದು ಚಾಣಕ್ಯವಾದ ರೀತಿಯಲ್ಲಿ ಅವರು ತಾವು ತಮ್ಮ ಬಗ್ಗೆ ನಗುವುದನ್ನು ಅವಳಿಗೆ ಅನಿವಾರ್ಯಗೊಳಿಸಿದರು.

ಅಪ್ಪಾಜಿ ಯಾವಾಗಲೂ ಹೇಳುತ್ತಿರುತ್ತಾರೆ. ತನ್ನ ಬಗೆಗೇ ನಗುವ ವ್ಯಕ್ತಿ, ಅಥಾವತ್ ತನ್ನನ್ನೇ ನಗುವಿಗೆ ಈಡು ಮಾಡಿಕೊಳ್ಳುವ ವ್ಯಕ್ತಿ ನಿಜವಾದ ಅರ್ಥದಲ್ಲಿ ಸ್ವಯಂ ಪರಿಷ್ಕರ್ಗೊಳಿಸಿಕೊಳ್ಳುತ್ತಾನೆ.... ಹಾಗಾದರೆ ಅವರು ತನ್ನನ್ನು ಪರಿಷ್ಕರ್ಗೊಳಿಸಿಕೊಂಡರೇ? ಬಹುಶಃ ಹೌದು. ತನ್ನ ಶ್ರಿಯ ಅಣ್ಣಾ ಅಂಕಲರ ಗಾಡಿಯಲ್ಲಿ ಅವರ ಪಕ್ಕದಲ್ಲಿ ಕುಳಿತು, ಅವರು ಹೇಳಿದ ಜೋಕುಗಳಿಗೆ ಆಕೆ ನಗಲಿಲ್ಲವೇ? ಅವರು ಹೇಳಿದ ಚುಟುಪುಗಳಲ್ಲಿ ಇರುವೆಗಳಾಗಿನ ಕಮ್ಮೆ ಶ್ರಿತಿಯ ನಿರೂಪಣೆಯಿಲ್ಲ.

ಅವಳು?

ಅಪ್ಪಾಚಿ ಮಲಗಿದ್ದಾರೆ. ಇಂದು ಅವಳಿಗಾಗಿ ದಾರಿ ನೋಡದೆ ಹೇಗೆ ಮಲಗಿದರು? ಮನೆಯಲ್ಲಿ ಪ್ರವೇಶಿಸಿದಾಗಿನಿಂದ ಆಕೆ ಆತ್ಮ ಗ್ರಾನಿಯ ಅಂಥಕಾರದಲ್ಲಿ ಬೇರು ಸಹಿತ ಕಿಟ್ಟುಹೊಣಿದ್ದಾಳೆ, ದೂಳಿನ ಹಾಗೆ ತೇಲಿಹೊಗುತ್ತಿದ್ದಾಳೆ. ಅಲ್ಲ, ಈ ದೂಳಿಗೆ ತನ್ನದೇ ಕಾಲುಗಳು ಯಾಕಿರುವುದಿಲ್ಲ? ಹಾಗೇಮೈ ಇಷ್ಟಿದ್ದರೆ ಅದು ನೆಲದ ಮೇಲೆ ತನ್ನ ಪಾದಗಳನ್ನು, ಗಟಿಯಾಗಿ ಉರಿ ತನ್ನ ನಿಯತಿಯನ್ನೇ ಬದಲಿಸಿಕೊಳ್ಳುತ್ತಿರಲಿಲ್ಲವೇ?

೧೭ / ಆವಿಗೆ

ಎದ್ದು ಅಲುಗಾಡಿಸಲೇ ಅಪ್ಪಾಜಿಯನ್ನು! ಇಷ್ಟೊಂದು ದೀರ್ಘವಾದ, ಆಳವಾದ, ನಿಶ್ಚಿಂತವಾದ ನಿದ್ದೆಯಲ್ಲಿ ಅವರೆಂದೂ ಮುಖುಗಿರಲಿಲ್ಲ. ಅವಳ ಜೀತನಕ್ಕೆ ಲಗ್ಗ ಹಾಕಿರುವ ಬಿರುಗಾಳಿಯಿಂದ ಅವಳು ಮುಕ್ತವಾಗುವುದು ಹೇಗೆ? ಗೊತ್ತು ಅವಳಿಗೆ! ಈ ಸಮಯವು ಕೈಯಿಂದ ಹಿಡಿದು ಬಾವಿಯೋಳಗಡೆ ಬಿಡುವ ಹಗ್ಗದ ಹಾಗೆ ಸರಸರ ಜಾರಿ ಹೋದರೆ, ಬಹುಶಃ ತನ್ನ ಬಗೆಗೆ ನಕ್ಕ ನಗು ಅವಳನ್ನೆಂದೂ ಪರಿಷ್ಟ ತಗ್ಗೊಳಿಸುವುದು ಸಾಧ್ಯವಿರಲಿಲ್ಲ. ನಾಳೆ ಬೆಳಿಗೆ ಅವಳು ಇನ್ನೂ ಒಂದು ಭಾರವಾದ ಲಕ್ಷೋಟಿಯನ್ನು ಅಮೃತ ಕೈಯಲ್ಲಿ ಇಟ್ಟು ಕಾರ್ಮಿಕರ ಸಂಘದ ಕಾರ್ಯಾಲಯದ ಮೆಟ್ಟಿಲನ್ನು ಏರುವುದನ್ನು ಅನಿವಾರ್ಯಗೊಳಿಸಲೇಬೇಕಾಗಿತ್ತು.

ಜೀರೋ ಪಾವರ್‌ನ ಉರಿಯತ್ತಿರುವ ಬಲ್ಲಿನ ಮಿಂಚುಹುಳವಿನ ಹಾಗಿನ ಮಂದ ಬೆಳಕಿನಲ್ಲಿ, ಅಪ್ಪಾಜಿಯ ಹಣೆಯ ಮೇಲೆ ತನ್ನ ತಣ್ಣಿನ, ಬೆವರಿ ಒದ್ದೆಯಾದ ಅಂಗ್ಯೆಯನ್ನು ಇಟ್ಟಳು.

ವಿಸ್ತೃಯವಾಯಿತು. ಅಪ್ಪಾಜಿ ಚಟ್ಟು ಎಂದು ಕೆಣ್ಣು ತೆರೆದರು—ಎಂದಿನಂತೆ. ಅವಳು ಬರುವ ದಾರಿಯನ್ನು ನಿರೀಕ್ಷೆ ಮಾಡುತ್ತ ಸುಮ್ಮನೇ ಕೆಣ್ಣು ಮುಚ್ಚಿ ಮಲಗಿದ್ದರೇನೋ ಅನ್ನುವಹಾಗೆ.

ತಂದೆಯವರ ಎಲುಬಿನ ಗೂಡಾದ ಎದೆಯ ಮೇಲೆ ಅವಳು ತನ್ನ ತಲೆಯನ್ನು ಇಟ್ಟಳು. ಕಣ್ಣೀರಿನಿಂದ ತೊಯ್ದು, ಕಂಪಿಸುವ ದನಿಯಲ್ಲಿ ಕೇಳಿದಳು.

“ಅಪ್ಪಾಜಿ! ನಾನು ಕಾರಣವನ್ನೇನೂ ಹೇಳಿದೆ, ನಾಳೆ ಬೆಳಗಿನಿಂದ ನಾನು ‘ಕಾರ್ಮಿಕರ ಸಂಘ’ದ ಕಾರ್ಯಾಲಯಕ್ಕೆ ನೌಕರಿ ಮಾಡಲು ಹೋಗುವುದಿಲ್ಲವೆಂದು ಹೇಳಿದರೆ, ಹಾಗೆ ನಾನು ಯಾಕೆ ಹೇಳಿದೇನೆ ಅಂತ ನೀವು ಅರ್ಥಮಾಡಿಕೊಳ್ಳೋ ಅಲ್ಲವಾ?... ನಾನು ಜವಾಬ್ದಾರಿ ಇಲ್ಲದವಳು ಅಲ್ಲ ಬಾಬೂಜಿ...! ಗೊತ್ತಿದೆಯಾ ನಿಮಗೆ... ನಿಮಗೆ ಗೊತ್ತಿದೆ ಅಲ್ಲವಾ ಅಪ್ಪಾಜಿ...!!”

“ಓ...ಓ...ಓ...”

ಕಂತದಿಂದ ಚಿಮ್ಮಿದ ಗೋರಗೋರ ಸದ್ದಿನೊಂದಿಗೆ, ಅವಳ ಕಂಪಿಸುತ್ತಿರುವ ಬೆನ್ನನ್ನು ಸವರಲು ಅಪ್ಪಾಜಿಯವರ ದುರ್ಬಲ ಬಲಗ್ಗೆ ಮೇಲೆಧ್ವಿತು.

ಸ್ವಲ್ಪ ಹೊತ್ತಿನ ನಂತರ ಅವರು ಸಂಕೀರ್ತಮಾಡಿ ಅಮೃತ ಕೋಣೆಯ ಬಾಗಿಲ ಮೇಲಿನ ದೀಪವನ್ನು ಉರಿಸಲು ಹೇಳಿದರು. ಅನಂತರ ತಮ್ಮ ಸ್ನೇಚಿನ ಮೇಲೆ ಅವರು ಪ್ರಯತ್ನಪೂರ್ವಕವಾಗಿ ಬರೆದರು

“ನೀನು ಮೋದಲಬಾರಿಗೆ ನಿನ್ನ ವಿಷಯದಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಂಡ ಬಗ್ಗೆ ನನಗೆ ಸಂತೋಷವಿದೆ. ನಿನ್ನ ವಿವೇಕ ಜಾಗ್ರತ್ವಾಗಿದೆ, ಹಾಗೆ ಅದನ್ನು ಸದಾ ಎಚ್ಚರವಾಗಿಯೇ ಇಟ್ಟುಕೊ. ನೀನು ಅಲ್ಲಿ ಯಾಕೆ ನೌಕರಿ ಮಾಡಲು ಬಯಸುವುದಿಲ್ಲ ಎಂದು ನಾನೆಂದೂ ನಿನ್ನನ್ನು ಕೇಳುವುದಿಲ್ಲ. ನಿಶ್ಚಿಂತಳಾಗಿ ಮಲಗು-ಹೊಸ ಮುಂಜಾವಿನ

ಅವಿಗೆ / ೧೬೬

ನಿರೀಕ್ಷೆಯಲ್ಲಿ, ಆ ಮುಂಜಾವು ಸೂರ್ಯನಿಂದ ಆಗುವುದಲ್ಲ. ಮನುಷ್ಯ ಸ್ವಯಂ ನಿರೂಪಿಸಿಕೊಳ್ಳುವುದು, ನಿರ್ಮಿಸಿಕೊಳ್ಳುವುದು...”

ಬಹಳ ಹೊತ್ತಿನವರೆಗೆ ಕೆಳಗೆ ಕುಳಿತು, ದೀವಾನದ ತುದಿಯ ಚೌಕಟ್ಟಿಗೆ ತಲೆ ಆನಿಸಿ, ಕಣ್ಣು ಮುಚ್ಚಿ ಕುಳಿತ್ತಿದ್ದಳು. ಎಡಗಡೆ ಮಗ್ನಿಲುಬದಲಿಸಿದ ತಂದೆ ಅವಳ ತಲೆಯನ್ನು ಸವರಲು ಅಸಮರ್ಥರಾಗಿ, ಕಣ್ಣಗಳಿಂದಲೇ ಅವಳ ತಲೆಗೂದಲನ್ನು ಬೆರಳುಗಳಿಂದ ಸವರುತ್ತಿದ್ದರು. ಅಪ್ಪಾಚಿಗೆ ನಿದ್ದೆ ಬರುತ್ತಲೇ ಎದ್ದಳು. ಬಗ್ಗಿದ ತನ್ನ ಶೋಳುಗಳಿಂದಲೇ ಕಣ್ಣೀರು ಒರೆಸಿಕೊಂಡಳು. ದೀಪ ಆರಿಸಿದಳು. ಕೋಣೆಗೆ ಬಂದು ಭುನ್ನೂ ಮತ್ತು ಮನಿಯಾ ಅವರ ಮಧ್ಯೆ ತೂರಿಕೊಂಡು ಮಲಗಿದಳು. ನಿದ್ದೆಯ ನಿರೀಕ್ಷೆಯಲ್ಲಿ.

“ಕರಿಣಾವಾದ ಪರಿಷ್ಫೋರ್ಟಿಯಲ್ಲಿರುವಾಗಲೂ ನೌಕರಿಯ ಲೋಭವನ್ನು ತೈಜಿಸುವುದು ಸ್ವಾಭಾವಿಕವಾನೀ ವ್ಯಕ್ತಿತ್ವದ ಬಲ ಇರುವವರಿಗಷ್ಟೇ ಸಾಧ್ಯವಾಗುವುದು. ನೀನು ನಿಜವಾಗಿಯೂ ಬಹಳ ಸಾಹಸಿಯಾದ ಹುಡುಗಿ!” ಮೇಡಂ ವಾಸ್ತವಿನ ಮೇಲೆದ್ದು ಅವಳ ಬೆನ್ನನ್ನು ಚಪ್ಪರಿಸಿದ್ದಲ್ಲದೆ, ಭಾವ ವಿಪ್ಪಲರಾಗಿ ಅವಳನ್ನು ತಮ್ಮ ಮಾಡಿಲಿನಲ್ಲಿ ಬಿಗಿದಪ್ಪಿಕೊಂಡರು.

ದೀರ್ಘವಾದ ಫೆಟನಾಕ್ರಮವನ್ನು ಅವರು ಬಹಳ ಧೈರ್ಯದಿಂದ ಕೋಳುತ್ತಿದ್ದರು. ಧೈರ್ಯದಿಂದಲೇ ಅವರು ವಿಷಯಾಂತರ ಮಾಡಿದರು.

“ವಿಳು ನಡಿ... ನಿನಗೆ ನಮ್ಮ ಎಕ್ಸ್‌ಪ್ರೋಎಟ್‌ಎಸ್ ಹೋಸ್ ತೋರಿಸುತ್ತೇನೆ. ಅಂದರೆ ನಮ್ಮ ಒಡವೆಗಳ ‘ಶೋ ರೂಂ’ ಎಂದು ಕರೆದಾಕ್ಕಣ ನಾವು ಕಲೆ ಮತ್ತು ವ್ಯವಸಾಯವನ್ನು ಅಕ್ಕಿ ಮತ್ತು ಕಲ್ಲು ಬೇರ್ಪಡಿಸುವಂತೆ ಬೇರೆ ಮಾಡಿಟ್ಟೇವೆ ಎಂದು ತಿಳಿಯಬಾರದು...”

ವಿಶಾಲವಾದ ಡುಪ್ಪೆ ಫಲ್ಲುಕ್‌ನ ಮೆಟ್ಟಿಲುಗಳನ್ನು ಹತ್ತಿಸುತ್ತ ಅವರು ಅವಳನ್ನು ಮೇಲೆ ತಯಾರಾದ ಮೊಡ್ಡ ಹಾಲೆಗೆ ಕರೆದುಕೊಂಡು ಬಂದರು. ಅದನ್ನು ನೋಡುತ್ತಲೇ ಅವಳು ಬೆರಗಾದಳು. ಯಾವುದೋ ರಾಜ ಮಹಾರಾಜರ ವಿಜಾನೆಯಲ್ಲಿ ಅಪ್ಪಿತಪ್ಪಿ ನುಗ್ಗಿ ಬಂದು ಬಿಟ್ಟಿದ್ದಾಳೆ ಎಂದೆನಿಸಿತು. ಮತ್ತು ವಜ್ರ-ರತ್ನಗಳ ಬಹುದೊಡ್ಡ ಆಭರಣಗಳ ರಾಶಿಯನ್ನು ನೋಡಿ ಅವಳ ಕಣ್ಣು ಕುಕ್ಕುತ್ತಿವೆ ಎಂದು ಭಾಸವಾಯಿತು.

ಸ್ವಾರ್ಥಾರ್ಥಿಗಳು, ಬೀರುಗಳು, ಮೇಲಾಳಿಗೆಯಿಂದ ತೂಗಾಡುವ ತೂಗುಮಣಿಗಳು, ಪಾಂಡಿಕ್‌ನಿಂದ ತಯಾರಿಸಿದ ಸ್ತ್ರೀ ಪ್ರತಿಮೆಗಳು, ಜಿಕ್ಕೆ ಮೊಡ್ಡ ರ್ಯಾಕ್ಸ್, ಡಿವೈಡರ್ ಮುಂತಾದವರ್ಗಗಳಲ್ಲಿ ಕಲಾತ್ಮಕ ರೀತಿಯಲ್ಲಿ ಸುಸಜ್ಜಿತವಾಗಿ, ಭಾರತೀಯ ವಿಭಿನ್ನ ಪ್ರದೇಶಗಳ ಪ್ರಾಚೀನಕಾಲದ ಆಭರಣ ವೈಭವವು ತನ್ನ ಯಂಗದ ವೈಶಿಷ್ಟ್ಯಗಳನ್ನು ಮದುಗಿಸಿಕೊಂಡು ತುಂಬ ಸೂಕ್ಷ್ಮ ತೆಯಿಂದ ಪ್ರದರ್ಶಿತಗೊಳ್ಳುತ್ತಿತ್ತು. ನಮ್ಮ ಬಳಿಯಲ್ಲಿ ಮತ್ತೇನಾದರೂ ಇರಲಿ ಇಲ್ಲದಿರಲಿ, ಕಲೆಯ ಜಾದೂ ಬೊಗಸೆಯ ಬೆರಳುಗಳ ಗಂಟಿನ ಸಂದಿನಿಂದ ಬಸಿಯುತ್ತಿದೆಯೆಂಬಂತೆ ಭಾಸವಾಯಿತು.

ಬೆರಗುಗೊಂಡ ಅವಳು ಎಲ್ಲೆಲ್ಲಿ ಧೈರ್ಯ ಹರಿಸಿದಳೋ ನೋಟ ನೆಟ್‌ಎಂ

೧೯ / ಆವಿಗೆ

ಮುಟ್ಟಿದಳೋ, ಹೊಗಳಿದಳೋ ಗೊತ್ತಿಲ್ಲ.

“ಬಾ.... ಬೇಗ ಬೇಗ ಒಂದು ಸುತ್ತು ಹಾಕಿಸುವೆ ನಿನಗೆ!” ಎಂದು ಮೇಡಂ ಒಂದು ಕೊನೆಯಿಂದ ಅವಳಿಗೆ ತೋರಿಸಲು ಪ್ರಾರಂಭಿಸಿದರು.

ಅವಳು ಗಮನಿಸಿದಳು ಒಂದು ಕ್ಷೇತ್ರ ಯಾವ ಕೊನೆಯಿಂದ ತೋರಿಸಲು ಪ್ರಾರಂಭಿಸಲಿ ಎಂದು ಮೇಡಂ ಕೂಡ ನಿರ್ದರ್ಶಿಸಿದಾದರು.

ಟಿಬೇಟಿನ ಪ್ರಾಚೀನತಮ ಆಭರಣಗಳನ್ನು ಅವುಗಳ ಹುದುಗಿಸುವಿಕೆ-ಕೆತ್ತುವಿಕೆಯೊಂದಿಗೆ ಪರಂಪರಾಗತ ವೇಷ ಭೂಷಣದ ಸುಸಚ್ಚಿತ ಟಿಬೇಟಿಯನ್ನು ಯೊವತೀಯ ಪ್ರತಿಮೆಯ ಮಾಡ್ಯಂದ ಮೂಲಕ ಪ್ರದರ್ಶಿತಗೊಳಿಸಲಾಗಿತ್ತು. ಇನ್ನೊಂದು ಕಡೆ ಕಾಶ್ಚೀರ ಸ್ತೇ ಪ್ರತಿಮೆಯನ್ನು ಆಕರ್ಷಕ ಲೋಕ ವಿಧಾನ ಮಾಟಗಳಲ್ಲಿ, ಅದೇ ಬಗೆಯ ಅಭಿರುಚಿ-ಹಾಗೂ ಶೈಲಿಗಳಲ್ಲಿ ಹೈದರಾಬಾದ್, ಕೇರಳ, ಲಖನಾ, ಓರಿಸ್ಸಾ, ಬಂಗಾಲ, ಆಸಾಮ್, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ, ಕಞ್ಚ್‌ ಮಿಸೋರಾಂ, ನಾಗಾಲಾಂಡ್, ಮಣಿಪುರ ಇತ್ಯಾದಿ ಎಲ್ಲ ಪ್ರದೇಶಗಳ ಆಭರಣಗಳ ಜನಪದ ಪ್ರಚಲಿತಗಳನ್ನು ಅವುಗಳ ವಿನ್ಯಾಸ, ಆಕಾರ-ಪ್ರಕಾರದೊಂದಿಗೆ ಪ್ರಸ್ತುತಪಡಿಸಲಾಗಿತ್ತು.

ಭಾರತೀಯ ಆದಿವಾಸಿ ಉಡುಪು ಹಾಗೂ ಅವರ ದಪ್ಪ ದಪ್ಪ ರಚನೆಯ, ಆದಂಬರವಿಲ್ಲದ, ಮೋಹಕ ಆಭರಣಗಳ ವೈವಿಧ್ಯಪೂರ್ವ ಮೂಲೆಯು ಅವಳನ್ನು ಮೋಹನಗೊಳಿಸಿತು. ಅಲ್ಲಿ ಯಾವುದೋ ಆದಿವಾಸಿಪ್ರದೇಶದ ಹೊಜ್ಜಮೋಸ ಮಾರುಕಟ್ಟೆ ಎದ್ದು ಸಜ್ಜುಗೊಂಡಿದೆಯೇನೋ ಅನಿಸುತ್ತಿತ್ತು.

“ಹೇಗೆನಿಸುತ್ತದೆ ನಿನಗೆ ನಮ್ಮ ಸಂಗ್ರಹ?”

ದಿಗ್ಭೂಮಿಗೊಂಡ ಅವಳಿಗೆ ಇಷ್ಟು ಮಾತ್ರ ಹೇಳುವುದು ಸಾಧ್ಯವಾಯಿತು “ಅದ್ದಭ್ತ!”

ಅಲ್ಲಿನ ಒಂದು ಮೂಲೆಯಲ್ಲಿ ಅವಳು ತನ್ನನ್ನು ತಾನೇ ಕಳೆದುಕೊಂಡವಳ ಹಾಗೆ ನಿಂತುಬಿಟ್ಟಳು. ತನ್ನನ್ನು ತಾನೇ ಮುಂದಕ್ಕೆ ತಲ್ಲಿಕೊಳ್ಳಲೂ ಆಗಲಿಲ್ಲ. ಸಂತಾಲೀ ಯುವತೀಯ ಕೈಬಿಳೆ ಮತ್ತು ಕೇರಳ ಆಭರಣ ಅವಳನ್ನು ಮಂತ್ರಮುಗ್ಧಗೊಳಿಸಿ ಕಟ್ಟಿಹಾಕಿಬಿಟ್ಟಿತ್ತು.

“ಬೆಳ್ಳಿಯದಾ ಮೇಡಂ?” ಕಂಠಾಭರಣವನ್ನು ಎತ್ತಿ ಕೈಯಲ್ಲಿ ತುಂಬಿಕೊಂಡು ಅವಳು ಕೇಳಿದೆ.

“ಅಲ್ಲ, ಗಿಲೀಟಿನದು”

ಗಿಲೀಟಿ ಎಂಬುದು ತಾಮುದಂತಹದೇ ಒಂದು ಧಾರು. ಹಣವಿಲ್ಲದವರ ಬಂಗಾರ. ಗಿಲೀಟಿನ ಆಭರಣ ಧರಿಸಿ ವನಾಂಚಲದ ವನದೇವಿಯರ ಹಾಗೆ ಹೆಮ್ಮೆಯಿಂದ ತಿರುಗಾಡುತ್ತಾರೆ ಸಂತಾಲಿ ಯುವತೀಯರು.

“ಮತ್ತೆ ಇದು ಟೊಂಕ ಪಟ್ಟಿಯಾ?”

“ಇದು ಕಂತಹಾರ, ಟೊಂಕಪಟ್ಟಿ ಅಲ್ಲ ಅದೇ ರೀತಿಯದು.”

“ಸೇಂದ ಕುಡಿದು, ತುಂಬಿದ ಬೆಳಿದಿಗಳ ರಾತ್ರಿಯಲ್ಲಿ, ಡೋಲಕದ ಗತ್ತಿನ ಮೇಲೆ ಪ್ರೇಮಿಗಳ ಸಂಗಡ ಮೆಲ್ಲಮೆಲ್ಲನೆ ತಿರುಗುವ ಸಂತಾಲೀ ಯುವತಿಯರ ಪುಷ್ಟ-ಉನ್ನತ ವಕ್ಷ ಸಂಧಿಯಲ್ಲಿ, ಬಿರುಗಾಳಿಯಂದ ಉದ್ದೀಪವಾದ ನೋರೆ ತೆರೆಗಳಂತೆ ಕಂಗೊಳಿಸುವ ಆ ಕಂತಹಾರವನ್ನು ಯಾರಾದರೂ ನೋಡಿದರೆ, ಅದೇ ಅವರನ್ನು ‘ಘೋರ್ ಭನನ್’ದ ವಿಸ್ತೃತಿಯಲ್ಲಿ ದಾರಿಯನ್ನು ಮರೆಸಿಬಿಡುತ್ತೇ.

“ಆಭರಣಗಳ ಪ್ರಾಣವಿರುವುದು ಅವನ್ನು ಧರಿಸಿದವರಲ್ಲಿ.”

ପୁରାତତ୍ତ୍ଵ ଅବଶେଷଗଳ ଅଗେତଦିଲ୍ଲି ହୁମୁକିଶୋଠ କଥେ ଫେଟନେଗଳନ୍ତିରୁ ତଣ୍ଡିରୁ ଏହାକୁଟୁମ୍ବୁ ଯିବା ଦିନିରୁ ଜୀବନତଗେଲାଇସୁବା ପରିଣମିତିରୁ ସାଧିଶିଦ ଗ୍ରେଡ୍ ହାଗେ ମେଇଦିନ ସଂତାଲୀ କଂରହାରଦ ହିରିମେଯନ୍ତିରୁ ହେବେ କଟ୍ଟି ଘଣ୍ଟିକିଶିଦରେଠରେ, ଅବଳୁ ନେହାଇରଦ ବନାନିଙ୍କଲଦ ବେଳକିନ ରାତ୍ରିଗଳିଲ୍ଲି ନତିଶୁଵା ସଂତାଲ ଯମୁଵତିର ପଂକ୍ତିରୁ ଅବଳୁ ଶ୍ରେଷ୍ଠ ହୋଇ ନିଂତିଦାଖେନ୍ତାଏ ଅନିଶିତ.

ತನ್ನ ಈ ಅಭಿರುಚಿಗಾಗಿ ತಾನು ಬಹಳ ಕಡ್ಡಪಡೆಕಾಯಿತು ಎಂದು ಮೇಡಂ ಹೇಳಿದರು. ಎಲ್ಲೆಲ್ಲಿಯ ಧೂಕು ಮುಣ್ಣ ತಿನ್ನಬೇಕಾಯಿತು ಎಂಬುದನ್ನೂ ಹೇಳಿದರು. ಆಸಕ್ತಿಯಿಲ್ಲದೆ ಇರುವ ವ್ಯಕ್ತಿ ಈ ರೀತಿ ಜಂಜಾಟದಲ್ಲಿ ತಲೆ ಹಾಕುವುದೇ ಇಲ್ಲ. ನಾಲ್ಕೆಂಟು ದಚ್ಚಿಗಳನ್ನು ಬಾಗಿಲಲ್ಲಿ ಹೂರಿಸಿಕೊಳ್ಳುತ್ತಲೇ ‘ಎಕ್ಸ್ಪೋಂಟ್’ ಗಾಮ್ರಂಟ್ಸ್’ ಹುಂಡಿ ಬರೆಯೋದಕ್ಕೆ ಶುರುಮಾಡುತ್ತಾನೆ. ಅವರಿಗೆ ಇದೆಲ್ಲಕ್ಕಿಂತ ಭಿನ್ನವಾಗಿ ಏನಾದರೂ ಮಾಡಬೇಕೆಂಬ ಉತ್ತಾಹವಿತ್ತು.

ಅವರು ಏನೇನು ಹೇಳಿದರ್ಹೋ ತಿಳಿಸಿದರ್ಹೋ ಅವಳಿಗೆ!

దూర దూరద దుగ్మమ ప్రదేశగళిగే హోగి, అల్లిన వారద సంతేగళు, ధామిక-వ్యావసాయిక ఉత్సవగళల్లి అల్లేదాడిదరు. ఎష్టేందరే, కేలవు ముదుకించురిగే ఆవరు కేళిద్యు హణ కొట్టు ఆవర ఆభరణగళన్ను తేగుచుండరు. సిగదిద్యుదర జిత్తు తేగుచుండరు. అదరల్లి ఆవరు పరంపరాగత వేష భూషణగళ్లాందిగే ఆభరణ ధరిసిద్దరు. యావ ఆభరణగళు చలావణైయింద మాయవాగిద్వో అంధవుగళ బగగే మాపితి సంగ్రహిసి జిత్తుకారపింద రేబాజిత్తుగళన్న తయారిసికొండరు. హళీయ సోనగారర కోదుగే ఈ విషయదల్లి మహత్వద్వాగిత్తు. ఇద్దల్ల కడిమే కష్టదాయక ప్రయత్నగళాగిరలిల్ల.

ಮಹಾನಗರಗಳಲ್ಲಿ ಎಪ್ಪತ್ತು ವರ್ಷದ ಮುದುಕರನ್ನು ಕಾಣುವುದು ಕಷ್ಟ ದೂರದ ಹಳ್ಳಿಗಳಲ್ಲಿ ವನಾಂಚಲಗಳಲ್ಲಿ ಶತಮಾನವನ್ನು ಪೂರ್ಣಗೊಳಿಸಿದ ಹಳಬರನ್ನು ಭೇಟಿಮಾಡುವುದು ಅಜ್ಞರಿಯ ಸಂಗತಿಯಲ್ಲ. ಅವರು ಅರೆಮುಚ್ಚಿದ ಕಣ್ಣಿಗಳನ್ನು.

೧೯೬ / ಆವಿಗೆ

ನೂರಾರು ನಿರಿಗೆಗಳಲ್ಲಿ ಶತಮಾನದ ಇತಿಹಾಸವನ್ನು ಕಾಪಿಟ್ಟುಕೊಂಡು, ಮಾತು ಉಡುಗೆ-ತೊಡುಗೆ ಹಾಗೂ ಜನಪದ ಸಂಸ್ಕೃತಿಯ ನಡೆದಾಡುವ ದಾಖಲೆಗಳಾಗಿ ಬದುಕಿದವರು.

“ಆ ಹಳಬರು ಶತಮಾನ ಪೂರ್ವೇಸಿದವರು ಎಂಬುದು ಹೇಗೆ ಅಂದಾಜು ಆಗುತ್ತದೆ?” ಕುತೂಹಲ ನಮಿತಾಳಿಗೆ ಪ್ರಶ್ನೆ ಕೇಳುವುದನ್ನು ಅನಿವಾರ್ಯಗೊಳಿಸಿತು.

“ಆ ಪ್ರದೇಶಕ್ಕೆ ಸಂಬಂಧಿಸಿದ ಮಹತ್ಪೂರ್ಣ ಫಟನೆಗಳು ಪ್ರಕೃತಿಕ ವಿಪತ್ತಿಗಳು ಹಾಗೂ ವೃಕ್ಷಗಳ ನೆನಪುಗಳಿಂದ. ಆದಿವಾಸಿಗಳ ಜೀವನಕ್ಕೆ ಸಂಬಂಧಿಸಿದ ಪ್ರಸ್ತರಗಳಿಂದಲೂ ನಮಗೆ ಬೇಕಾದ ಮಾಹಿತಿಗಳು ಸಿಕ್ಕಿದವು. ವರ್ಣಿಸಿದ ಆಭರಣಗಳನ್ನು ಶೋಧ ಮಾಡಿಸಿ, ನಾವು ಅದನ್ನು ನಮ್ಮ ಕಾರಖಾನೆಯಲ್ಲಿ ಸೊನಗಾರರಿಂದ ತಯಾರಿಸಿದವು. ಭಾರತೀಯ ಕೆತ್ತನೆ-ರಚನೆಗಳ ಆಭರಣಗಳನ್ನು ನಾವು ಅದರ ಪಾರಂಪರಿಕ ರೂಪದಲ್ಲಿ ಜೀವಂತವಿಡುವುದರೊಂದಿಗೆ ಅವರ ಕುಶಲಕಲೆಯನ್ನು ಪ್ರಭಾವಿತಗೊಳಿಸುವ ವಿಶ್ವದ ಅನ್ಯ ಕೆತ್ತನೆ ಶೈಲಿಗಳನ್ನೂ ಆತ್ಮಸಾರ್ಥ ಮಾಡಿಕೊಂಡು ಬಂದ ಪರಿವರ್ತನೆಗಳನ್ನೂ ಕೂಡ ಅವರು ಜೀವಾಸ್ತವದಲ್ಲಿ ರೇಖಾಂಕಿತಗೊಳಿಸಬೇಕೆಂದು ನಮಗನಿಸಿತು. ನಾವು ವಿದೇಶೀ ಪರೀಕ್ಷೆಕರಿಗೆ ತುಲನಾತ್ಮಕ ಆಯ್ದೆಯ ಪ್ರೇಮಿಧ್ಯಪೂರ್ಣ ಸೌಲಭ್ಯಗಳನ್ನು ದೊರಕಿಸಿಕೊಡುವ ಆಸೆಯನ್ನು ಉದ್ದೇಶವನ್ನು ಇಟ್ಟುಕೊಂಡಿದ್ದೇವೆ.”

ಅವರು ಸಂಕೇತ ಮಾಡಿದರು.

“ಈ ಕಂತಾಭರಣದ ವಿಶಿಷ್ಟತೆಯನ್ನು ಗಮನವಿಟ್ಟು ನೋಡು ಇದರ ಮಾಟ ಖಿಜುರಾಹೋದ ಸ್ತೀ ಪ್ರತಿಮೆಗಳಿಂದ ತೆಗೆದುಕೊಂಡಂದ್ದು.... ಈ ಬಾಜಾಬಂದ ನೋಡು. ಖಿಜುರಾಹೋದ ಸ್ತೀಪ್ರತಿಮೆಯ ಬಾಜಾಬಂದನ ಅನುಕೃತಿ ಇದು. ಆದರೆ ಇದರ ನಂತರ ಕಂತಹಾರ ಹಾಗೂ ಬಾಜಾಬಂದಗಳ ರಚನೆಯಲ್ಲಿ ಉಂಟಾದ ಪರಿವರ್ತನೆಯನ್ನು ನೀನು ಗಮನಿಸಬಹುದು.”

ಉತ್ತಾಹದಿಂದ ಉಕ್ಕಾತ್ಮದ್ದ ಅವರು ಬಾಜಾಬಂದೊನ್ನು ಅವಳ ಶೈಯಲ್ಲಿ ಇಟ್ಟರು.

“ಇದರ ಮೇಲೆ ಕಣ್ಣ ಹಾಯಿಸು! ವ್ಯಾತ್ಯಾಸ ಅನುಭವಕ್ಕೆ ಬರುತ್ತದೆ?”

“ಹೊದು”

“ಮೊಗಲ ಶೈಲಿಯ ರಚನೆಯ ನಮೂನೆ ಇದು. ಹದಿನಾರನೆ ಶತಮಾನದವರೆಗೆ ಬರುವಾಗ ಈ ನಮೂನೆಯಲ್ಲಿ ಎಷ್ಟೊಂದು ಅಂತರ ಆಗಿದೆ? ಅಲ್ಲ?”

“ಮತ್ತೊಂದು ಒಳೆಯ ವಿಪಯ ಹೇಳಬೇಕು ಅಂದರೆ.... ಕಳೆದ ವರ್ಷ ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನದಲ್ಲಿ ನಾವು ಭಾರತದ ಕಡೆಯಿಂದ ಕಳಿಸಿದ ಆಭರಣ-ನಿಯಾರ್ಥಗಾರರ ಪ್ರತಿನಿಧಿ ಮಂಡಳದಲ್ಲಿ ಸಮ್ಮುಲಿತವಾಗಿ, ಈ ಪ್ರಶಂಸಾ ಪತ್ರವನ್ನು ತಂದುಕೊಟ್ಟಿದೆ.

ಪ್ರೇಮ್ ಹಾಕಿಸಿಟ್ಟ ಅನೇಕ ಪ್ರಶಂಸೆಯ ಪತ್ರಗಳಲ್ಲಿ ಅವರು ಒಂದರ ಕಡೆ ಬೆರಳು ತೋರಿಸಿದರು.

“ವ್ಯವಸಾಯದ ಹೊರತಾಗಿಯೂ ಭಾಲೆಂಜ್ ತುಂಬಿದ ಕೆಲಸ”

ಮೇಡಂ ಪಕ್ಷವಾದ ಮಧ್ಯಾದ ಹಾಗೆ ಪರಿಮಳಿಸಿದರು.

“ಭಾಲೆಂಜ್ ಇರ್ಲೋ ಕೆಲಸಗಳಲ್ಲಿಯೇ ನಮಗೆ ಮಜಾ ಇರ್ಲೋದು, ನಮಿತಾ!”

“ಒಂದು ಮಾತು ಬಹಳ ಹೊತ್ತಿನಿಂದ ಕೇಳಬೇಕೆಂದಿದ್ದೇನೆ” ಅವಳು ಸಾಹಸ ಮಾಡಿದಳು.

“ಕೇಳು”

“ಸಿಂಧಿಯಾಗಿದ್ದಕೊಂಡೂ ನೀವು ಇಷ್ಟೋಂದು ಉತ್ತೇಷ್ಟವಾದ ಹಿಂದಿಯನ್ನು ಮಾತನಾಡುವುದು ಹೇಗೆ?” ಪ್ರತಿಕ್ರಿಯೆಯಾಗಿ ಅವರು ಅರ್ಥವ್ಯಾಖ್ಯಾನ ಮುಗ್ಳಿಗುವನ್ನು ಚೆಲ್ಲಿದರು.

“ಈ ಪ್ರಶ್ನೆಯನ್ನು ನೀನು ಭಾಜಪಾದ ಲಾಲಕ್ಕಣ್ಣ ಅಡ್ವೌಲೀಯವರಿಗೆ ಕೇಳಬೇಕು ನನ್ನ ಪ್ರಶ್ನೆಗೆ ಉತ್ತರವನ್ನು ಬಹುಶಃ ಅವರೇ ಹೊಟ್ಟಾರು.”

ಅವರ ನಗುವನೊಂದಿಗೆ ಅವಳೂ ನಕ್ಕಳು.

“ನಿನ್ನ ಉತ್ಸರ್ಕಿಗೆ ಪ್ರಾರ್ಥ ವಿರಾಮ ಕೊಡಬೇಕಾದ ಅವಶ್ಯಕತೆಯಿದೆ. ಇಲ್ಲವಾದರೆ ಮನಸ್ಸಿನಲ್ಲೇ ಸುತ್ತಾಡ್ತು ಇರ್ತೀಯ ಅಲ್ಲಿ? ವಾಸ್ತವವಾಗಿ ನಾನು ಬಿ.ಎಚ್.ಯೂ ದಿಂದ ಓದಿದ್ದೇನೆ. ಅಲ್ಲಿಂದಲೇ ನಾನು ಇತಿಹಾಸದಲ್ಲಿ ಎಂ.ಎ. ಆಗಿದೇನೆ.”

ಅವಳ ಮುಗ್ಧತೆಯು ಅವರಿಗೆ ಮಜಾ ಅನ್ನಿಸಿದೆ ಎನ್ನುವ ಹಾಗೆ ಅವರು ಮತ್ತೊಮ್ಮೆ ನಕ್ಕರು.

“ಮತ್ತೇನಾದರೂ ಜಿಜಾಸ್ಸೆಯಿದ್ದರೆ ಹೇಳು ಬಯೋಡಾಟಾ ತರಲಾ?”

ಅವಳು ತನ್ನ ಮೇಲೆಯೇ ಕುದಿದುಕೊಂಡಳು. ಮನಸ್ಸಿನಲ್ಲಿಯೇ ಕಿವಿಯ ಮೇಲೆ ಕೈಯಿಟ್ಟಿಕೊಂಡಳು. ಯಾವೋತ್ತು ಬುದ್ಧಿ ಬರುತ್ತದೆ ಅವಳಿಗೆ! ಎಲ್ಲಿ, ಯಾರೋಡನೆ. ಯಾವ ಮಾತನ್ನು ಆಡಬೇಕು-ವ್ಯಾವಹಾರಿಕತೆಯಿಂದ ಕೆಲಸ ತೆಗೆದುಕೊಳ್ಳಬಾರದಾ ಅವಳು?

“ಬಾ, ಕೆಳಗೆ ಹೋಗೋಣ! ಒಂದು ಗಂಟೆಯಾಗುತ್ತಿದೆ” ಮಣಿ ಕಟ್ಟಿನಲ್ಲಿ ಕಟ್ಟಿದ ರತ್ನವುಚಿತ ವಾಚನ್ನು ನೋಡುತ್ತ, ಸಮಯವಾದುದಕ್ಕೆ ಆತಂಕಿತರಾದರು.

ಅವಳು ಅವರೊಂದಿಗೆ ಮೆಟ್ಟಿಲಕಡೆ ಸಾಗಿದ್ದಳು-ಮೌನವಾಗಿ.

“ನಿನ್ನ ಬಯೋಡೇಟಾ ತಂದಿದ್ದೀಯಾ?”

“ಹೋದು ಮೇಡಂ.”

“ಕೊಡು ಇಲ್ಲಿ”

ಮೆಟ್ಟಿಲು ಇಳಿಯುತ್ತ ಅವರು ಉತ್ಸರ್ಕತೆ ರಹಿತವಾದ ಭಾವನೆಯಿಂದ

೧೯೮ / ಆವಿಗೆ

ಬಯೋಡೇಶಾವನ್ನು ಅವಳ ಕೈಯಿಂದ ತೆಗೆದುಕೊಂಡರು.

ಅವಳ ಜೀವ ತಲ್ಲಿಸಿತು -ಪರೀಕ್ಷೆ-ಉತ್ತರ ಪತ್ರಿಕೆಯನ್ನು ಕೈಯಲ್ಲಿ ಹಿಡಿಸಿದ ಹಾಗೆ.

“ಯಾವಾಗ ಬಂದು ಭೇಟಿಯಾಗಲಿ ಮೇಡಂ?”

“ನಾಡಿದ್ದ ಯಾವ ವಾರ?”

“ಶನಿವಾರ”

“ಸರಿ, ಸುಮಾರು ಹನ್ನೊಂದುಗಂಟೆಗೆ ಬಾ”

ಕೆಳಗಡೆ ಬೈರಕ್ಕಿನಲ್ಲಿ ಕೆಲವು ಅಪರಿಚಿತ ಮುಖಗಳು ಕಾಣಿಸಿದವು ಅವಳಿಗೆ! ಒಬ್ಬ ಗಂಡಸು, ಮೂವರು ಸುಂದರಿಯರು. ಪರಸ್ಪರ ನಗ್ತಾ, ಇಂಗ್ಲಿಷ್‌ನಲ್ಲಿ ಮಾತನಾಡ್ತಾ, ವಿನೋದದಲ್ಲಿ ಮಗ್ನಾರಾಗಿದ್ದರು. ಬಿಡುತ್ತಿರುವ ನಿಶ್ಚಯ ಗಾಬರಿಗೊಂಡು ಹಿಂದೆಯೇ ಹೊರಟುಹೋಯಿತು. ನೊಕರಿ ಅವಳಿಗೆ ಸಿಕ್ಕರೂ, ನಿಷ್ಟಯವಾಗಿ ಇವರ ಮಧ್ಯ ತೇವೆ ಹಚ್ಚಿದ್ದವರ ಹಾಗೆ ಕಾಣ್ತಾಳೆ. ಸ್ಕೃತಾ ವ್ಯಂಗ್ಯವಾಡುವುದು ಸುಮ್ಮನೇ ಅಲ್ಲ.”

ಅವರೊಡನೆ ಪರಿಚಯ ಮಾಡಿಕೊಡುವ ಜೀವಚಾರಿಕತೆಯನ್ನು ಮೇಡಂ ನಿಭಾಯಿಸಿದರು.

“ಗೌತಮಿಯವರನ್ನು ಭೇಟಿಯಾಗು! ನಮ್ಮ ಆಭರಣ ನಿಯಾರತ ಕಂಪನಿಯ ಮಾನ್ಯನೇಜಿಂಗ್ ಡ್ಯೂರ್ಕರ್.”

“ಸುಪ್ರಸಿದ್ಧ ಮಾಡಲ್ ದೇವಯಾನಿ ಚತುರ್ವೇದಿ.”

“ಚೇತನಾ ಸ್ವಾಮಿ! ಪಾಪ್ ಗಾಯಕಿ. ಒಂದು ಆಲ್ಯಂಬಂದಿದೆ. ಅದನ್ನು ನಾವವ್ಯೇ ಕೇಳ್ತೇವೇ.” ಮೇಡಂಳ ವಿನೋದಕ್ಕೆ ಎಲ್ಲರೂ ಒಟಪ್ಪಾಗಿ ನಕ್ಕರು.

“ಮತ್ತು ಇವರು...”

ಈ ಗಂಡಸು ವಿನಮ್ಯತೆಯನ್ನು ಪ್ರದರ್ಶಿಸುತ್ತೆ, ಮೇಡಮಳಿಗೆ ಪರಿಚಯ ಮಾಡಿಕೊಡುವ ಕೆಲಸ ಉಳಿಸಿದ.

“ನಾನು ಸಂದೀಪ ಮೀರಚಂದಾನಿ-ಭಾಯಿಚೌ ಮಾನ್ಯನೇಜರ್ ಸಿಟಿ ಭಾಯಿಕ್!”

ಸಂದೀಪರು ಆಸಕ್ತಿಯಿಂದ ತನ್ನ ಪಿಎಫ್ ತೆಗೆದು ತನ್ನ ವಿಸಿಟಿಂಗ್ ಕಾರ್ಡನ್ನು ಅವಳ ಕಡೆ ಮುಂದುಮಾಡಿದರು.

ಸಂದೀಪ ಮೀರಚಂದಾನಿಯವರಿಂದ ಪರಿಚಯದ ಕಾರ್ಡ ತೆಗೆದುಕೊಳ್ಳುವಾಗ ಅವಳಿಗೆ ಸಂಕೋಚವಾಯಿತು. ಸಂದೀಪ ಅವಳನ್ನು ಯಾವುದೋ ಮಹತ್ವದ ವ್ಯಕ್ತಿತ್ವ ಎಂದು ಭಾವಿಸಿರಬಹುದು. ಸಂಕೋಚದ ಹೊರತಾಗಿಯೂ ಅವರ ಕೈಪುಲುಕಿಡಾಗಬಂದು ಬಗೆಯ ಸಮಾಧಾನವಾಯಿತು. ಅವಳ ವ್ಯಕ್ತಿತ್ವದ ಪ್ರಕಟಣೆ ಅವಳು ತನ್ನನ್ನು ಕುರಿತು ಶಾಂತಿ ತಿಳಿದುಕೊಂಡ ಹಾಗೆ ಚಿಕ್ಕದೇನೂ ಅಲ್ಲ! ಅಥವಾ ನಾಲ್ಕನೆಯ ಮಹಡಿಯ ಮಮತಾ ಕರಮರಕರ ಅವಳ ಜೂತೆ ನಡೆದುಕೊಳ್ಳುವ ಹಾಗೆ ತುಜ್ಞಳೂ ಅಲ್ಲ.

ಕಾರಣ ಬೇರೆ ಏನು ಬೇಕಾದರೂ ಇರಬಹುದು. ಸಂದೀಪ ಮೀರಚಂದಾನಿಗೆ ಅವಳ ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ಮೇಡಂ ವಾಸ್ತವಿ ಪರಿಚಯ ಮಾಡಿಕೊಡುವ ಮನುಷ್ಯ ಎಂದೂ ಸಾಮಾನ್ಯವಾಗಿರುವುದಿಲ್ಲ, ಮಾಮೂಲಿ ಬಟ್ಟೆ ಧರಿಸಿಕೊಂಡಿದ್ದರೂ ಕೂಡ ಎಂಬ ಪ್ರಶ್ನೆಯೇ ಭಾವನೆಯಿತ್ತು. ಯಾರೇ ಆದರೂ ಏನು ಅಂತರ? ಯಾಕೆ ಸುಮ್ಮನೆ ಅನುಮಾನಗಳಲ್ಲಿ ಅರೆಜೀವ ಆಗಬೇಕು? ಕಾಮ್ರಿಕನ ಮಗಳಾಗಿರುವಸಾಮಾನ್ಯತೆಯ ಭಾವನೆಯನ್ನು ಯಾಕೆ ಸದಾ ತಲೆಯಮೇಲೆ ಹೊತ್ತಿರಬೇಕು?

ನೋಕರಿ ಅವಳಿಗೆ ಉದ್ಯೋಗ ವಿನಿಮಯ ಕಚೇರಿಯಿಂದ ದೊರಕಲಿ, ಅಥವಾ ಮೇಡಂ ವಾಸ್ತವಿಯವರ ಅನುಕಂಪದಿಂದ ದೊರಕಲಿ, ತನ್ನ ವ್ಯಕ್ತಿತ್ವದ ನಿರ್ಮಾಣವನ್ನು ಅವಳು ತನ್ನದೇ ಚಾಳ-ಸುತ್ತಿಗೆಗಳಿಂದ ಮಾಡಿಕೊಳ್ಳಬೇಕು. ಮೇಡಂ ವಾಸ್ತವಿಯವರ ಮನೆಯ ಮೆಟ್ಟಿಲು ಇಳಿಯುವಾಗ ಸಂದಿಗ್ಧತೆಯಲ್ಲಿ ಸಿಕ್ಕು ತೊಳಳಾಡುವ ಮನಸ್ಸನ್ನು ತಾನೇ ಸಾಂತ್ವನಗೊಳಿಸಿಕೊಂಡಳು.

ಮತ್ತು ನಾಡಿದ್ದ ಇರುವುದಾದರೂ ಎಷ್ಟು ದೂರ?

ಃ

ಹಷಾ!

ಮಲಗಿದೀಯ ನೀನು? ಏಳಿಲ್ಲ! ನನಗಾಗಿ....

ಇಡೀ ಮನೆ ಮಲಗಿದೆ. ಆಳವಾದ ನಿದ್ರೆಯಲ್ಲಿದೆ. ಅಪ್ಪಾಜಿ ಕೂಡ. ಹೀಗೆ ಎಂದೂ ಆಗಿರಲಿಲ್ಲ ಹಷಾ, ನಾನು ಕಣ್ಣು ತೆರೆದುಕೊಂಡಿರೋಎ, ಮತ್ತು ನನ್ನ ಅಪ್ಪಾಜಿ ನಿದ್ರೆ ಮಾಡಿರೋಎ. ಆದರೆ ಇಂದು ನಾನು ಮೆಲು ಹೆಚ್ಚೆಯಲ್ಲಿ ಅವರ ಹಾಸಿಗೆಗೆ ಮೂರು ಸುತ್ತು ಬಂದಿದ್ದೇನೆ. ಮತ್ತು ಇಂದು ಅವರು ನನ್ನ ಹೆಚ್ಚೆ ಸಪ್ಪಳದ ಆಭಾಸದಿಂದ ಮುಕ್ತರಾಗಿ ಮಲಗಿದ್ದಾರೆ. ಮರಳಿ ಮುಂಗೈಯಿಂದ ನನ್ನ ಕಣ್ಣಿಗಳನ್ನು ತಿಕ್ಕಿಕೊಂಡಿದೇನೆ! ಮೊಣಕೈ ಬಹಳ ಅಧಾರಕೊಡುತ್ತದೆ. ಇಂದು ಅವರೂ ಮುಖಿ ತಿರುಗಿಸಿಕೊಂಡಿದಾರೆ. ಯಾಕೆ ಯಾಕೆ ಹಷಾ, ಯಾಕೆ? ಇತ್ತು ನನ್ನ ಕಡೆ ತಿರುಗುಹೂ... ಮಗ್ಗುಲಾಗು, ನೀನು ನನ್ನ ಚಡಪಡಿಸಲು ಬಿಟ್ಟು ನಿದ್ದೆ ಮಾಡಲಾರೆ. ಮಲಗುವ ನೆಪಕೂಡ ನಿನ್ನಿಂದ ಸಾಧ್ಯವಾಗುದು.

ವಿಷಾದವು ಕತ್ತಲೆಗಿಂತ ಹೆಚ್ಚು ಕಪ್ಪು ಭಯಾನಕ ಅನಿಸುತ್ತಿದೆ ನನ್ನ ಅಂತರಂಗದಲ್ಲಿ! ಗಾಢಕ್ಕಿಂತ ಗಾಢ. ಯಾವುದೋ ಸ್ವಾನ ಘಟ್ಟದ ನೀರಿನಲ್ಲಿ ಮುಳುಗಿರುವ ಕಾಳದ ಮೆಟ್ಟಿಲ ಹಾಗೆ ಭೂಮೆಯಂತೆ! ಯಾರಿಗೆ ಗೊತ್ತು. ಯಾವಾಗ ಇಳಿಯುವಾಗ ಜಾರುತ್ತೋ ಮತ್ತು ಅಗಾಧ ನೀರಿನಲ್ಲಿ ಮುಳುಗಿರೋಗುತ್ತೇನೋ!

ಹೇಳು ಹಷಾ! ಈ ಮುಷ್ಟಿಗಳ ಚರಿತ್ರೆಯಾದರೂ ಏನು? ತನ್ನ ಅಧಿಕಾರದ

೧೮೦ / ಆವಿಗೆ

ಸಂತೋಷಕ್ಕಾಗಿ ಆಕಾಶದೊಡನೆ ಭಾಲೆಂಜ್ ಮಾಡಲೂ ಹಿಂಜರಿಯುವುದಿಲ್ಲ. ಆದರೆ ತನ್ನದೇ ನಡುವಿನ ಚೈತನ್ಯದಿಂದ ಗಟ್ಟಿಯಾಗಿ ನಿಂತ ಗಿಡವನ್ನು ಒಮ್ಮೆಲೇ ಮುಸ್ಟಿಯಲ್ಲಿ ಹಿಚುಕಿ, ಅದನ್ನು ಒಂದೇ ಹೊಡೆತಕ್ಕೆ ಬೇರು ಸಹಿತ ಕಿತ್ತು, ಅದೇಕಿತ್ತೆ ಮಣ್ಣಿನಲ್ಲೇ ದಫನ ಮಾಡುತ್ತದೆ.....!

ಮೋಹಭಂಗವನ್ನುವುದು ನನಗೆ ಬೆತ್ತಲೇ ವಿದ್ಯುತ್ ತಂತ್ರಿಯನ್ನು ಸ್ಪೃತಿಸಿದ ಹಕ್ಕಿಯಹಾಗೆ ತೂಗಾಡಿಸಿಬಿಟ್ಟಿದೆ ಹಷಾರ್. ಮುಖ ತಿರುಗಿಸಬೇಡ. ನನಗೆ ನಿನ್ನೊಡನೆ ಬಹಳಪ್ಪನ್ನು ಹಂಚಿಕೊಳ್ಳಬೇಕಾಗಿದೆ ಕೇಳ್ಳಿಯಾ....!

ಮೇಡಂ ವಾಸ್ತವಿ ಅವರ ಮನೆಯಿಂದ ಹಿಂತಿರಿಗಿದ ಕೂಡಲೇ ನಾನು ಅಡುಗೆ ಬಡಿಸಿಕೊಂಡು ಉಂಟಕ್ಕೆ ಕುಳಿತಿದೆ. ಬಾಬೂಜಿ, ಮುನಿಯಾ, ಘನ್ನೂ ಉಂಟ ಮಾಡಿದ್ದರು. ಇನ್ನು ಕೆಲವೇ ತುಪ್ಪಗಳಿದ್ದವು. ನಾಲ್ಕನೆಯ ಅಂತಸ್ತಿನ ಮಮತಾಳ ಮನೆಯಿಂದ ಮೆಲ್ಲಾ ಬಂದು ಗಂಟೆ ಬಾರಿಸಿದ

“ಅಕ್ಕಾ, ನಿಮಗೆ ಪೋನ್ ಬಂದಿದೆ”

ವಿಸ್ತೃಯವಾಯಿತು. ತುಂಬಿದ ನಡು ಮಧ್ಯಾಹ್ನದಲ್ಲಿ ಯಾರ ಪೋನ್ ಇರಬಹುದು. ಮೆಲ್ಲಾನಿಗೆ ಕೇಳಿದೆ.

“ಹೆಸರು ಹೇಳಿದರಾ?”

“ಕೇಳಿದನಲ್ಲ ಅಕ್ಕೆ! ಹೇಳಲಿಲ್ಲ ಮನೆಯಲ್ಲಿ ನೀವಿದ್ದರೆ ನಿಮ್ಮನ್ನೇ ಪೋನಿಗೆ ಕರೆಯಬೇಕು ಅಂದರು.”

ಬೇಸರವಾಯಿತು ಉಂಟಕ್ಕೆ ಮೊದಲು ನಂತರ ಸಾಮಾನ್ಯವಾಗಿ ಪೋನ್ ಬರುತ್ತಿರಲಿಲ್ಲ!

ಅಡುಗೆ ಮನೆಗೆ ಹೋಗಿ ಉಂಟದ ತಾಟನ್ನು ಪ್ಲಾಟ್‌ಫಾರ್ಮ್ ಮೇಲೆ ಸರಿಸಿಇಟ್ಟೆ ಜಿಗೀತಾ ಜಿಗೀತಾ ಮೆಟ್ಟಿಲುಹತ್ತಿ ಮೆಲ್ಲಾನ ಹಿಂದೆ ಮನಸ್ಸಿಲ್ಲದ ಮನಸ್ಸಿನಿಂದ ಹೋದೆ. ಮನಸ್ಸಿನಲ್ಲೇ ಯೋಚಿಸಿದ ಅಕ್ಕಾತ್ಮಾಗಿ ಸ್ತಿತಾಳ ಪೋನ್ ಆಗಿದ್ದರೆ ಅವಳಿಗೆ ಆರತಿ ಎತ್ತುತ್ತೇನೆ. ಪೋನ್ ಮಾಡುವುದಕ್ಕೆ ಇದೇ ಏನು ಸಮಯ? ಅಸ್ತಮಾ ರೋಗದಿಂದ ಏಿಡಿತರಾದ ಕರಮರಕರ ಆಂಟಿ ಬೆಳಗಿನ ಪ್ರಾರಂಭದಲ್ಲಿ ಉಸಿರು ತೆಗೆಯಲಾರದೇ ಒದ್ದಾಡುತ್ತಾರೆ. ಬಹಳ ಕಷ್ಟದಿಂದ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಆರಾಮಾಗಿ ಮಲಗಿರ್ತಾರೆ. ಪೋನ್ ಗಂಟೆ ಬಾರಿಸಿದರೆ ಅವರಿಗೆ ಎಚ್ಚರ ಆಗೋದಿಲ್ಲವಾ? ಅವರ ಹೋಣೆಯ ಎದುರಿಗೆ ಸಿಂಗರಿಸಿದ ಮೇಜಿನ ಮೇಲೆಯೇ ಫೋನ್ ಇಟ್ಟಿದ್ದಾರೆ.

ಪೋನಲ್ಲಿ ಸಿಕ್ಕದ್ದು ಸ್ತಿತಾ ಅಲ್ಲ, ಪವಾರ! ದ್ವನಿ ಸ್ವಾಭಾವಿಕವಾಗಿತ್ತು

‘ಮಧ್ಯಾಹ್ನದಲ್ಲಿ ಇದೇನು ಪೋನ್ ಮಾಡಿದಿರಿ?’

“ಪ್ರತಾಪನಗರಕ್ಕೆ ನಿನಗೆ ಬರಲು ಸಾಧ್ಯವಾ, ಈಗಲೇ? ಪವಾರ ಪ್ರತಿಯಾಗಿ ಪ್ರಶ್ನೆ ಮಾಡಿದ.

“ಪ್ರತಾಪನಗರಕ್ಕು ಯಾಕಾಗಿ?”

“ಸುನಂದಾಳನ್ನು ನೋಡಲು ಬರುವದಿಲ್ಲವಾ?”

“ಅವಳನ್ನು ನೋಡಿ ನಾನು ಮಾಡೋದೇನಿದೆ! ಅವಳು ನನ್ನ ಕೇಸ್ ಪೈಲ್ ನಲ್ಲಿ ಈಗ ಇಲ್ಲವಲ್ಲ!”

ಆ ಕಡೆಯಿಂದ ಕೈಯಿಂದ ತಪ್ಪಿಬಿದ್ದ ಮೇಣಬತ್ತಿಯ ಹಾಗೆ ಬಿಟ್ಟ ಉಚ್ಛಾಸ ಕ್ಷಣಿಕಾಲ ಕಂಗಡಿಸಿತು.

“ಈಗ ಅವಳು ಯಾರ ಕೇಸ್ ಪೈಲ್ ಆಗಿಯೂ ಉಳಿದಿಲ್ಲ”

“ಹಾಗಂದರೆ?”

“ನಿನಗೆ ನಿಜವಾಗಿ ಸಂಗತಿ ಗೊತ್ತಿಲ್ಲವಾ?”

“ಯಾಕೆ ಒಗಟಿನ ಹಾಗೆ ಮಾತನಾಡಿದೀರಿ?”

ನಾನು ಅಧೀರಳಾದೆ

“ನಿನ್ನೆಯ ಪತ್ರಿಕೆ ಓದಲಿಲ್ಲವಾ?”

“ಇ...ಇಲ್ಲ...”

“ನೀನು ಪತ್ರಿಕೆ ಓದೋದಿಲ್ಲವಾ?”

“ಇದೇ ಮನೆಯಿಂದ ಎರವಲು ತೆಗೆದುಕೊಂಡು ಓದೇವೆ. ಒಮ್ಮೊಮ್ಮೆ ಬಿಟ್ಟ ಹೋಗ್ಗಿದೆ.”

“ತರಕಾರಿ, ಸೊಷ್ಟು ಪಲ್ಯೆಗಳಲ್ಲಿ ಕಡಿತಮಾಡು ಮನಗೆ ಒಂದು ಪೇಪರ್ ತರಿಸು.”

ವಿನಾದರೂ ಚುಚ್ಚುಮಾತನ್ನು ಆಡಲೇ ಎಂದು ಮನಸ್ಸಿಗೆ ಅನಿಸಿತು. ಆದರೆ ಮರುಕ್ಕಣ ವಿವೇಕವು ಮನಸ್ಸಿಗೆ ಲಗಾಮು ಹಾಕಿತು. ಇದು ತಕರಾರಿಗೆ ಯೋಗ್ಯ ಸಮಯ ಅಲ್ಲದಿರಬಹುದು.

“ನನಗೂ ಪತ್ರಿಕೆ ತರಿಸೋದಕ್ಕೆ ಇಷ್ಟು. ಆದರೆ ಅಷ್ಟು ಕೇಳಬೇಕಲ್ಲ. ಇರಲಿ ಬಿಡಿ. ವೃತ್ತಿ ಪತ್ರಿಕೆ ಪುರಾಣ. ಪೋನ್ ಯಾಕೆ ಮಾಡಿದಿರಿ ಅಂತ ಹೇಳಲೇ ಇಲ್ಲ!”

“ಸುನಂದಾಳ ಹತ್ಯೆ ಆಗಿದೆ”

“ತಲೆ ಸರಿಯಿದೆಯಾ ನಿಮಗೆ ಪವಾರ್! ಏನು ಹೇಳು ಇದೀರಿ ನೀವು? ಗೊತ್ತಿದೆಯಾ ನಿಮಗೆ!”

ಅವಿಶ್ವಾಸ ಮತ್ತು ಸಿಟ್ಟಿನಿಂದ ಸಂಯಮದ ಕಟ್ಟಿ ಒಡೆಯಿತು.

“ನಾನು ಎಚ್ಚರವಾಗಿಯೇ ಇದೇನೆ, ನಮಿತಾ! ನಿಜ ಹೇಳಿದೇನೆ ನಿನಗೆ. ಯಾರದೇ ಮರಣದ ಸುದ್ದಿ ನನಗೆ ಜೋಕ್ ಅಲ್ಲ.”

“ನನಗೆ ನಂಬಿಗೆಯೇ ಆಗುತ್ತಿಲ್ಲ. ನೀವು ಪವಾರ್ ಮಾತನಾಡಿದೀರಾ... ಅಥವಾ...”

“ನಮಿತಾ!... ಸಮಯ ಇಲ್ಲ. ಮತ್ತೆ ಕೆಲವರಿಗೂ ಪೋನ್ ಮಾಡಬೇಕಾಗಿದೆ. ಜರೂರಾದ ಸಂಗತಿಗಳನ್ನು ಕೇಳಿಸಿಹೋ. ಪೋನ್ ಮಾಟ್ಟಂ ಆಗಿದೆ. ಸ್ವಲ್ಪ ಹೊತ್ತಿನಲ್ಲಿ

೧೮೨ / ಆವಿಗೆ

ನಾವೆಲ್ಲ ಅವಳ ದೇಹವನ್ನು ಪ್ರತಾಪನಗರಕ್ಕೆ ಒಯ್ತಾ ಇದೇವೆ. ಶವಯಾತ್ರೆ ತಮ್ಮ ಮನೆಯಿಂದಲೇ ಹೊರಡಬೇಕು ಎಂಬುದು ಕಿಶೋರಿ ಭಾಯಿಯ ಇಚ್ಛೆ!”

“.....”

“ಪೋನ್ ಇಡ್ತಾ ಇದೇನೆ ಚಟ್ಟ ನಾಲ್ಕು ಗಂಟೆಗೆ ಹೊರಡ್ತದೆ. ಮತ್ತು ಭಾಂಡಪ್ಪ ಚಿತಾಗಾರಕ್ಕೆ ಒಯ್ಯಾಲಾಗುತ್ತದೆ. ನೇರವಾಗಿ ನೀನು ಅಲ್ಲಿಗೇ ಬರಬಹುದು.”

ಆ ಕಡೆಯಿಂದ ಪೋನ್ ಇಟ್ಟ ಸದ್ಗೃಹಿಸಿತು. ನಾನು ಹತಪ್ರಭಳಾಗಿ ಹಾಗೆಯೇ ನಿಂತಿದ್ದೆ.

ನನ್ನ ಕುಂದಿದ ಮೋರೆ ನೋಡಿ ಮೆಲ್ಲಾ ಚಿಂತಿತನಾದ. ಅವನು ಅಡುಗೆ ಮನೆಯಿಂದ ಗ್ರಾಸ್ ತುಂಬ ನೀರು ತಂದ.

“ವನಾಯ್ತು ಅಕ್ಕಾ? ಅರೋಗ್ಯ ಸರಿ ಇಲ್ಲವಾ?”

ನೀರಿನ ಗುಟುಕು ಇಳಿಸುತ್ತ ನಾನು ಮೆಲ್ಲಾನಿಗೆ ಸಮಾಧಾನ ಹೇಳಿದೆ.

“ಫೋರ ಬಿಸಿಲಿನಲ್ಲಿ ಮನೆಗೆ ಬಂದೆನಲ್ಲವಾ, ತಲೆನೋವಿದೆ ಸ್ವಲ್ಪ....” ದೇಹದ ಭಾಗವಾಗಿರಲು ನಿರಾಕರಿಸುತ್ತ, ಕಂಪಿಸುತ್ತಿದ್ದ ಕಾಲುಗಳನ್ನು ಎಳೆದುಕೊಂಡು ಮನೆಯೋಳಗೆ ಹೊಕ್ಕೆ. ಬಡಿಸಿದ ಉಣಿದ ತಾಟಿಗೆ ಕ್ಯಾ ಹೋಗಲಿಲ್ಲ. ಕರುಳಿನ ಜ್ವಾಲೆಯ ಮೇಲೆ ನೀರಿನ ತಂಬಿಗೆಳು ಖಾಲಿಯಾದ ಹಾಗೆ.

ತಂದೆಯವರ ನಿದ್ದೆಗೆ ಭಂಗ ತರಲು ಇಷ್ಟವಾಗಲಿಲ್ಲ. ಮುನಿಯಾಳಿಗೆ ಸಂಕ್ಷೇಪವಾಗಿ ವಿಷಯ ಹೇಳಿ, ಇದು ಗಂಟೆಗೆ ಅಮ್ಮು ಬರುತ್ತಲೇ ವಿಷಯವನ್ನು ತಿಳಿಸುವಂತೆ ಹೇಳಿದೆ. ಬರಲು ತಡವಾಗಬಹುದು, ಚಿಂತೆ ಮಾಡುವುದು ಬೇಡ. ಬಹಳ ತಡ ಆದರೆ ಸಂಘರ್ಷ ಕಾರ್ಯಕರ್ತರು ಯಾರಾದರೂ ಅವಳನ್ನು ಕಳಿಸಿಕೊಡಲು ಬರುತ್ತಾರೆ. ಅಪ್ಪಾಜಿಯಾಗಿದ್ದರೆ ಈ ಸಂದರ್ಭದಲ್ಲಿ ಎಂದೂ ಕೃಪಣತನ ತೋರಿಸುತ್ತಿರಲಿಲ್ಲ.

ಮುನಿಯಾ ಜಿಗಿದುಬಂದು ತನ್ನ ಗೋಲಕದಿಂದ ಹಳ ತೆಗೆದು ಅವಳ ಮುಂದೆ ಹಿಡಿದಳು. ಅವಳು ಸಂಘರ್ಷದಲ್ಲಿ ಕೆಲಸಮಾಡುತ್ತಿದ್ದಾಗ ಅವಳಿಂದ ಸಂಗ್ರಹಿಸಿದ ಚಿಲ್ಲರೆಗಳು

ಹಷಣ ತುಂಬ ವಿಚಿತ್ರವಾದ ಅನುಭವ ಆಗುತ್ತಿದೆ ನನಗೆ. ಮನುಷ್ಯನ ಹೋರಾಟಕ್ಕೆ ನಾಲ್ಕು ಜನರನ್ನು ಸೇರಿಸುವುದು ಕಷ್ಟ ಮರಣದ ವಿದಾಯದಲ್ಲಿ ಜನ ಸಂದರ್ಶಿಗೆ ಸಂದರ್ಶಿಯೇ ಪಾಲುಗೊಳ್ಳುತ್ತದೆ. ಮೇಲೆ ಬಿದ್ದು ಬರುತ್ತದೆ. ಬದುಕಿನಲ್ಲಿ ಭಾಗಿಯಾಗದ ಜನ ಸಾವಿನಲ್ಲಿ ಸೇರುತ್ತಾರೆ!

‘ಶಿವಕುಮಾರಿ ದೇವಿಯ ಎದುರಿಗೆ ಅಷ್ಟೇ ಅಲ್ಲ ಗೇಣಗಲದ ಗಲ್ಲಿಗಳಲ್ಲಿ ಆಫಾತ ಸ್ತುಗೊಂಡ ಜನರ ಚಡಪಡಿಕೆ ಕಾಣಿಸಿತು. ಹೆಚ್ಚೆಯಿಡುವುದೂ ಕಷ್ಟವಾಗುತ್ತಿತ್ತು. ತಳ್ಳುತ್ತ-ನೂಕುತ್ತ ಹೇಗೋ ಕಿಶೋರಿಬಾಯಿಯ ಹೋಲಿಯವರೆಗೆ ಹೋದಳು.

ಮಗುವನ್ನು ಮಡಿಲಲ್ಲಿ ಅಪ್ಪಿಕೊಂಡು, ಭಾಯಿಗೆ ಸರಗು ಮುಚ್ಚಿಕೊಂಡಿದ್ದ ಕಿಶೋರಿಬಾಯಿಯ ದೃಷ್ಟಿ ಸಂದರ್ಶಿಯನ್ನು ಸೀಳಿಕೊಂಡು ಅವಳನ್ನು ತಲುಪಿತು.

ఆపిగె / గల్లి

అల్లిద్ద జనర అంతరంగ దహిసువ హాగే ఆటానాద అవళ కంఠదింద చిమ్మితు.

“బా పాండె మగళే! స్వల్ప నిన్న సునందా అక్కన ముఖి సోఁడు! సోఁడిబిడు... మగళే! హ్యాగే మోసమాదిదభు ఈ ముదుకిగే సోఁడు! అరే.... నిన్న ఈ హాలు హసుళీయన్న సాకి సలహోదక్కే ఎల్లింద అన్న తరలి హేళే... ఎల్లింద హ్యదయదల్లి తాపవన్న తుంబిశోళ్లలి హేళే....”

సునందాల శవద తలేయ బదిగె కుళుత హలుబుత్తిద్ద కిశోరిబాయియన్న నాను విజలితశాగి సోఁడిదె. బాగి అప్పికొండె.

బరదు శబ్దగళన్న లుగుళిదె.

“ధైయి తందుశోళ్ల నిఁపు...” వాక్కెవన్న పూర్వ మాడలాగలిల్ల ననగే వషార్. అవరు అభుత్త శోలేగపుకనన్న జ్యోయతోడిగిదరు.

“ఆ సత్యానాతి నమ్మున్న యాకి బిట్టుహోద? మగళే, కేళగే చూపే మేలే మగువన్న ఎదెయ మేలే మలగిసిశోండు నానూ మలగిద్దేనల్లవా? నమ్మ జీవ యాకి ముగిసదే బిట్టు హోద చాండాల...! ఈ శోసినదూ కుత్తిగే తిరుజి హాకిద్దరే ఎల్ల ముగిదుహోగుత్తిత్తు కతే.... యాకి ఉళిసిద నిఁచ..!”

మగువన్న ఎరడూ క్షేగళల్లి ఎత్తి శోరిసిదభు ఎల్లరిగె. ఉత్కరిసలాగద ప్రత్యేయ హాగె. అల్లి సేరిద్ద జనర కణ్ణల్లి నిఁరాదిదవు. రుఱర రుఱర కణ్ణీరు సురిదవు.

బమ్మేలే అవళు తన్న జాకిటిన జేబినింద మడజిద జీటియోందన్న హోరతేగిదభు. మత్తు సేరిద్ద జనర దృష్టి తప్పిసి నన్న క్షేయల్లి తురుకిదభు.

“పోసానల్లి ఇట్టుశో మగళే. మనిగె హోగి నిన్న అప్పాజియవర కైగే గుట్టాగి శోదు. అభువన్న నుంగిశోళ్తా రాత్రి గాబరియింద రమేశన మూలక బరేశిద్ద. నావంతూ మగళే అక్కర శత్రు.... ఎమ్మేయ హాగె...”

పసిన బటనో తరేము నాను చీటియన్న ఒళసేరిసిదె. వషార్, బముతః శోలేగపుకన బగ్గ యావుదాదరూ గుప్త సంకేత సూచనెయన్న బరేదిరఱమదు అందుశోండిద్ద. అవళగేసోఁ సంతయ ఇద్దిరబేకు. ఆదరే కిశోరి బాయిగే వస్తుస్థితి గొత్తిల్లవెంతల్ల. బాబూజి కేవల గంభీర రోగి అష్టో అల్ల. లక్ష్మీ హోడేదు అరే జీవవాగి హాసిగే హిదిదవరు. దీవానాద మేలేయే మల-మూత్రగళన్న మాడిసబేకాద అవరింద యావుదే బగెయ గంభీర సహాయవన్న నిరీక్షిసువంతిల్ల. కిశోరిబాయిగే బముతః నాను కామ్ఫికర సంఘవన్న బిట్టు ఆగలే మూరు తింగళాదవు ఎంబ తథ్య శూడ గొత్తిల్ల

೧೫೪ / ಆವಿಗೆ

ಅನಿಸಿತು.

ಆದರೆ ಅವನ್ನೆಲ್ಲ ಹೇಳಿಕೊಳ್ಳುವ ಸಮಯ ಅದಲ್ಲವಾಗಿತ್ತು.

ಹಷಾರ್ ಒಂದು ಬಾರಿ ಸುನಂದಾಳ ಮುಖಿದ ಮೇಲಿನ ಬಟ್ಟೆ ಸರಿಸಿ ಮುಖ ನೋಡೋಣ ಎಂದು ಮನಸ್ಸು ಚಡಪಡಿಸುತ್ತಿತ್ತು. ಅವಳ ಬಂಗಾರದ ಕಾಂತಿಯನ್ನು ಹೊತ್ತೆ, ಜ್ಞಾಲೀಯಂತಿರುವ ಅವಳ ದೇಹವು ಒಂದು ಕ್ಷಣಿವಾದರೂ ನಿಶ್ಚೇಷ್ಟವಾಗಿ ಬಿದ್ದಿರುವುದೇಕೆ? ಆದರೆ ನನ್ನಿಂದ ಸಾಹಸವನ್ನು ಒಟ್ಟಿಗೂಡಿಸುವುದು ಸಾಧ್ಯವಾಗಲಿಲ್ಲ. ಎಂಥ ಸಂದರ್ಭದಲ್ಲಿಯೂ ಜನರನ್ನು ಹೋರಾಟಕ್ಕೆ ಅಣಿಗೊಳಿಸುವ ಶಕ್ತಿಯಿತ್ತು ಅವಳಲ್ಲ!

ಒಮ್ಮೆಲೇ ಕಣ್ಣು ಕಾಣಿವಷ್ಟು ದೂರ ವ್ಯಾಪಿಸಿದ್ದ ಜನಸಂದರ್ಭಿಯಲ್ಲಿ ಸಂಚಲನ ಪ್ರಾರಂಭವಾಯಿತು.

ಅಣ್ಣಾ ಸಾಹೇಬರು ಹಾಗೂ ವಿಮಲಾಚೆನ್ ಇಬ್ಬರೂ ಶೋಲಿಯ ಕಡೆ ಬರುತ್ತಿರುವುದು ಕಾಣಿಸಿತು. ಕಣ್ಣೀರು ಕುಡಿಯುತ್ತಿರುವ ಸಂದರ್ಭಿಯ ಜನ ತಮ್ಮನ್ನು ಶಾಪು ಮುದುರಿಕೊಳ್ಳುತ್ತ ಅವರಿಗೆ ದಾರಿ ಮಾಡಿಕೊಡುತ್ತಿದ್ದರು. ಪೆಟ್ಟು ತಿಂದ ಜಿರತೆಯ ಗಾಯಾಳು ನಡಿಗೆಯ ಅಣ್ಣಾ ಸಾಹೇಬರನ್ನು ನೋಡಿ ಜನ ದಂಗಾದರು. ಅವರ ಬಗೆಗೆ ಶ್ರದ್ಧೆಯಿಂದ ಬಾಗಿದ ಕತ್ತು ಹೆಗಲ ಮೇಲಿಲ್ಲ, ಟೊಂಕದ ಮೇಲಿವೆಯೆಂಬಂತೆ ಹೋರುತ್ತಿತ್ತು.

ಒಂದಕೂಡಲೇ ಅಣ್ಣಾ ಸಾಹೇಬರು ಕಿಶೋರಿಬಾಯಿಗೆ ಧ್ಯೇಯ ಹೇಳಿದರು. ಅವಳು ಅದ್ಭುತವಾದ ಸಹಿಷ್ಣುತೆಯನ್ನು ತೋರಿಸಿದಳು. ಆ ಹೆಂಗಸು ತನ್ನ ಮಗಳ ಅತ್ಯಂತ ನೋವಿನ ಮರಣದ ಸಂದರ್ಭದಲ್ಲಿಯೂ ಅಣ್ಣಾಸಾಹೇಬರ ಎದುರು ಒಂದು ಹನಿ ಕಣ್ಣೀರು ಸುರಿಸಲಿಲ್ಲ. ಬದಲಿಗೆ ಅವರ ಪ್ರಶ್ನೆಗಳಿಗೆ ವಿಚಲಿತಭಾಗದೆ ಉತ್ತರ ನೀಡುತ್ತಿದ್ದಳು.

ನಾನು ಕಿಶೋರಿ ಬಾಯಿಯ ಪಕ್ಷದಲ್ಲಿ ಬಿಕ್ಕುತ್ತ ನಿಂತಿದ್ದನ್ನು ನೋಡಿದ ಅಣ್ಣಾ ಸಾಹೇಬರು ವಿಶ್ವಲುರಾಗಿ ನನ್ನನ್ನು ಬಾಹುಗಳಲ್ಲಿ ತುಂಬಿಕೊಂಡರು. ಸಮಾಧಾನ ನೀಡುವ ಪ್ರಯತ್ನ ಮಾಡಿದರು. ಆ ಕ್ಷಣಿದಲ್ಲಿ ನನಗೆ ಅವರ ಕೃಗಳನ್ನು ಕಿತ್ತೆಸೆಯಲು ಯಾಕೆ ಸಾಧ್ಯವಾಗಲಿಲ್ಲವೋ ಗೊತ್ತಿಲ್ಲ. ಎಂಥ ವಿಚಿತ್ರ ಭೇಟಿ ಹಷಾರ್! ಕಾರ್ಮಿಕ ಸಂಘ ಬಿಟ್ಟ ಮೇಲೆ ನಾವು ಭೇಟಿಯಾಗುತ್ತಿರುವುದು ಎಂಥ ಜಟಿಲ ಪರಿಸ್ಥಿತಿಯಲ್ಲಿ! ಅಲ್ಲಿ ರಾಗ, ವಿರಾಗ, ತಿರಸ್ಯಾರ, ಈಫ್, ದ್ವೇಷ ಯಾವುದಕ್ಕೂ ಎಡೆಯಲ್ಲದ ಶೂನ್ಯವಿತ್ತು.

ಹಷಾರ್, ಮೊದಲಬಾರಿಗೆ ಧ್ಯಾಧ್ಯಾಪು ಸಂದೇಹವನ್ನು ಹಿಚುಕಿಹಾಕಿತು. ವ್ಯಕ್ತಿಯ ಜೀವನದಲ್ಲಿ ಅನಾಯಾಸವಾಗಿ ಮುಟ್ಟಿದ ದುರ್ಬಲ ಕ್ಷಣಿ ಅಥವಾ ದಮನಗೊಳಿಸಿದ ಕಾಮನೆಗಳು ಅವರ ಇಡಿಯಾದ ವ್ಯಕ್ತಿಕ್ಕಿದ ಪರ್ಯಾಯಗಳೇ? ಅವರ ಬಗೆಗೆ ಉದಾರವಾಗಿ ಯೋಚಿಸಬೇಕಾದ ಅವಶ್ಯಕತೆಯಿದೆಯೇ? ಮುರಿದುಹೋದ ಮುಳ್ಳಿನ

ನೋವು ಮರವೆಯಾಗದಿದ್ದರೆ! ಅಣ್ಣಾ ಸಾಹೇಬರು ತಮ್ಮ ಕ್ಯಾಬಿನ್‌ದಲ್ಲಿ ಮೊದಲ ಬಾರಿಗೇನೂ ಏಕಾಂಗಿಯಾಗಿರಲ್ಲ. ಮತ್ತು ಭವಿಷ್ಯದಲ್ಲಿ ಆಗಲೂ ಆರು. ಅಥವಾ ಎಲ್ಲವೂ ಪ್ರಾರ್ಥನಿಯೋಜಿತವೇ? ಆದರೆ ಅಪಾಯಕಾರಿ ಸಂಗತಿಯೆಂದರೆ ಅವರಿಗೆ ತನ್ನ ಕೃತ್ಯದ ಬಗೆ ಮನಸ್ಸಿನಲ್ಲಿ ನಿಷೇಧ ಭಾವನೆಯಿರಲಿಲ್ಲ.

ಹೇಣವನ್ನು ಎತ್ತಿದುಕೊಡಲೇ ಮೊಹಲ್ಲಾದ ಶ್ರೀಯರೆಲ್ಲರ ಜೀತ್ಯಾರ ಮುಗಿಲು ಮುಟ್ಟಿತು. ಇದೇ ಗಲ್ಲಿಗಳಲ್ಲಿ ಸುನಂದಾಳ ಇಪ್ಪತ್ತೊಂದು ವರ್ಷಗಳು ಕಳೆದಿದ್ದವು. ಎಷ್ಟೊಂದು ಕಣ್ಣೀರು ತುಂಬಿದ ಕಣ್ಣುಗಳಲ್ಲಿ ನೆನಪುಗಳು ಮಿಂಚಿದವು. ಜಡ್ಡಿ-ಬನಿಯನ್ನ ಧರಿಸಿ ಗಲ್ಲಿಯ ಮಕ್ಕಳ ಸಂಗಡ ಚಿಣ್ಣಿ-ದಾಂಡು ಆಡುತ್ತಿದ್ದ ಮುಗ್ಗ ಸುನಂದಾ-ಮಳೆ ನೀರಿನಲ್ಲಿ ಮೇನುಗಳನ್ನು ಹಿಡಿಯುತ್ತಿದ್ದಳು.

ಸುನಂದಾಳ ಶವಕ್ಕೆ ಅಣ್ಣಾ ಸಾಹೇಬರು ಹಾಗೂ ಪವಾರ ಹೆಗಲುಕೊಟ್ಟರು. ಒಮ್ಮೆಲೇ ವಿದ್ಯಾರ್ಥಿಗಳಲ್ಲಿ ಓಡಿಬಂದ ವಿಮಲಾಬೇನ್ ಪವಾರನನ್ನು ತಳ್ಳಿ ಶವದ ಸಿದಿಗೆಯನ್ನು ತನ್ನ ಹೆಗಲಮೇಲೆ ಇಟ್ಟುಕೊಂಡಳು. ಅನಿರೀಕ್ಷಿತವಾದ ಅವಳ ವೃವಹಾರದಿಂದ ಅವಾಕ್ಷಾದ ಪವಾರ ಒಂದು ಬಿದಿಗೆ ಸರಿದು ನಿಂತುಕೊಂಡ.

‘ರಾಮನಾಮ ಸತ್ಯ ಹೈ’ ಎಂಬ ಸಂಯುಕ್ತ ಹೋಷಣೆಯ ಲಹರಿ ಗಾಳಿಯಲ್ಲಿ ಒಮ್ಮೆಲೇ ತೇಲಾಡಿತು.

ಮೊದಲಬಾರಿಗೆ ಬಹುಶಃ ಹೆಂಗಸೊಬ್ಬಳು ಶವಕ್ಕೆ ಹೆಗಲುಕೊಡುವ ದುಸ್ಸಾಹಸ ಮಾಡಿರಬಹುದು! ಶವಕ್ಕೆ ಹೆಗಲು ಕೊಟ್ಟ ವಿಮಲಾ ಬೇನ್ ದೇಶದ ಮೊದಲ ಹಟಮಾರಿ ಹೆಣ್ಣು ಆಗಿರಬಹುದೇನೋ! ಅವಳ ಈ ಆಚರಣೆ ಜನರಲ್ಲಿ ಸ್ವಲ್ಪ ಬಿಸಿ ವಾತಾವರಣ ಉಂಟುಮಾಡಿತ್ತು.

ಪಾಟೀಲ ಸಂಕೋಚದಿಂದ ಅವಳಿಗೆ ಹೇಳಿದ.

“ಬಾಯಿಜೀ, ನಿಬಿದನನ್ನೇನು ಮಾಡಿದೀರಿ. ನಿಮಗೆ ಗೊತ್ತಿಲ್ಲವಾ, ಹೆಂಗಸರು ಹೇಣಕ್ಕೆ ಹೆಗಲುಕೊಡುವುದು ಶಾಸ್ತ್ರ ಸಮೃತವಲ್ಲ” ವಿಮಲಾ ಬೇನ್ ಪೆಟ್ಟ ತಿಂದ ಸಿಂಹಿಣಿಯಂತೆ ಕೆರಳಿ ಉತ್ತರ ನೀಡಿದಳು.

“ಶ್ರೀಯರಿಗೆ ಯಾವುದು ಶಾಸ್ತ್ರಸಮೃತ, ಯಾವುದು ಅಲ್ಲ ಎಂಬುದನ್ನು ಕೊಪ ಮಂಡೂಕ ಪ್ರರುಷರಿಂದ ನಾವು ಕಲಿಯಬೇಕಾಗಿದೆ. ನಿದೋಣಿಯಾದ ಶ್ರೀಯನ್ನು ಅಮಾನವೀವಾಗಿ ಕೊಲ್ಲುವುದು ಶಾಸ್ತ್ರಸಮೃತವೇ ಪಾಟೀಲ! ಇಲ್ಲವಾದರೆ ನಿನ್ನ ಹೃದಯವನ್ನೇ ಕೇಳಿಕೋ. ಯಾಕೆ ನಮ್ಮೀಂದ ಅವಳ ಪ್ರಾಣವನ್ನು ತೆಗೆದುಕೊಂಡರು? ನಾನು ಹೆಗಲು ಕೊಡುತ್ತಿರುವುದು ಯಾವುದೋ ಹೆಂಗಸಿನ ಶವಕ್ಕಲ್ಲ, ಹತ್ಯೆಯ ನೆವದಲ್ಲಿ ಗಂಟಲು ಹಿಂಡಿದ ಶ್ರೀಜೀತನಕ್ಕೆ ಹೆಗಲು ಕೊಡುತ್ತಿದ್ದೇನೆ. ನಾನುಪ್ರತಿಯೋಂದು ಜಾತಿ, ಧರ್ಮ, ವರ್ಗಗಳ ಶ್ರೀಯರನ್ನು ಅವಾಹಿಸಿಕೊಳ್ಳುತ್ತಿದ್ದೇನೆ. ಅವರೆಲ್ಲ ಸ್ತುಶಾನಕ್ಕೆ ಹೋಗಲಿ. ಸರದಿಯ ಮೇಲೆ ಸುನಂದಾಳ ಹೇಣಕ್ಕೆ ಹೆಗಲು ಕೊಡಲಿ!”

೧೮ / ಆವಿಗೆ

ಸ್ತೀಯರು ನುಗ್ಗಿ ಮುಂದೆ ಬರತೊಡಗಿದರು. ಗಂಡಸರು ನಿಷೇಧಿಸಿದರೂ ಕೇಳಲಿಲ್ಲ. ಅವರು ತಳ್ಳುದರೂ ಕೇಳಲಿಲ್ಲ.

ಸ್ತೀಯರ ಕಂಠಸ್ವರಗಳು ತಮ್ಮ ಕಂಠದಿಂದ ಹೊರಬರುತ್ತಿದ್ದ ಬಿಕ್ಕಣಕೆಯನ್ನು ನುಂಗಿ ದನಿಗೆ ದನಿ ಸೇರಿಸಿದರು. ಚಾಳಿನ ಹೊಸ್ತಿಲ ಮೇಲೆ ನಿಂತ ವಯಸ್ಸಾದ ಮುದುಕಿಯರು ಅಕ್ಷಯಕೃತಾಗಿ ಬದಲಾದ ದೃಶ್ಯವನ್ನು ನೋಡಿ ಕುತೂಹಲದಿಂದ ತುಂಬಿಹೋದರು. ಅವಳು ಸ್ವಪ್ನ ಕಾಲುತ್ತಿದ್ದಳು... ಸುನಂದಾಳ ಹೆಣದ್ದು! ಇಂಥ ಶವವೂ ಸಂಭವವಿದೆಯೇ?

‘ರಾಮನಾಮ ಸತ್ಯಹೈ, ಸತ್ಯಭೋಲೇಂಂ ಮುಕ್ತಿ ಹೈ’ ವಾತಾವರಣದಲ್ಲಿ ಮೊಳಗತೊಡಗಿತು.

ಗೊತ್ತಿಲ್ಲ ನನಗೆ ಹಷಣ, ಆ ಕ್ಷೋಕೆ ನನಗೆ ಏನಾಯ್ತು ಅಂತ. ಮುಂದುವರಿದು ನಾನು ಅಣ್ಣಾ ಸಾಹೇಬರಿಂದ ಚಟ್ಟವನ್ನು ತೆಗೆದು ನನ್ನ ಹೆಗಲ ಮೇಲೆ ಇಟ್ಟುಕೊಂಡೆ. ಬಹುಶಃ ಸುನಂದಾಳಿಗೆ ಇದೇ ನನ್ನ ಭಾವಾಂಜಲಿಯಾಗಿತ್ತು. ಅಥವಾ ರಾಕ್ಷಸೀತನದ ವಿರುದ್ಧ ಬಹುಶಃ ಆಕ್ರೋಶದ ಅಭಿವೃತ್ತಿ!

ಹಷಣ! ಮಗುವನ್ನು ಮಡಿಲಿನಲ್ಲಿರಿಸಿಕೊಂಡು, ತಲೆಯಮೇಲೆ ಸೆರಗೆಳಿದುಕೊಂಡು, ನಮ್ಮೆಲ್ಲರಿಗಿಂತ ಮುಂದೆ ಹೋಗುತ್ತಿದ್ದಳು ಕಿಶೋರಿಬಾಯಿ! ನಾನು ನನ್ನ ಜೀವನದಲ್ಲಿ ಇಂಥ ರೋಮಾಂಚಕ ದೃಶ್ಯವನ್ನು ನೋಡಲಿಲ್ಲ. ಸ್ತೀಯರ ದೊಡ್ಡ ಮೆರವಣಿಗೆ ‘ರಾಮನಾಮ’ ಉಚ್ಛರಿಸುತ್ತ, ಚಟ್ಟಕ್ಕೆ ಸರದಿಯ ಮೇಲೆ ಹೆಗಲು ಕೊಡುತ್ತ, ಇಕ್ಕಣ್ಣಾದ ಗಲ್ಲಿಗಳಿಂದ ಹೊರಬಂದು ದೊಡ್ಡ ರಸ್ತೆಗೆ ಬಂದಿತು. ಆಗ್ರಾರೋಜಿನ ಬೆಜ್ಜಬಿಳಿಸುವ ತೂಫಿಕ್, ಹಂಗಸರ ಶವ ಮೆರವಣಿಗೆ ನೋಡಿ, ಇರುವೆಯಹಾಗೆ ಸರಿಯಶೊಡಗಿತು. ನಿಜವಾಗಿಯೂ ತಮ್ಮ ಗುಹಗಳೊಳಗಿಂದ ಹಂಗಸರು ಹೊರಬಿಳಬಲ್ಲರೇ ಅಥವಾ ತಮ್ಮದೇ ಶವ ಹೊತ್ತುಕೊಂಡು ಅದೇ ಗುಹಕೆ ಮರಳುತ್ತಾರೆಯೇ?

ಸೃಶಾನದಲ್ಲಿ ‘ಮೇ ಆಂಡ್ ಬೇಕರ್’ನ ಸುನಂದಾಳ ಜೊತೆಗಾರ ಹಂಗಸರು, ವೆದಲಿಂದಲೇ ಅಲ್ಲಿ ನಿಂತು ಶವ ತಲುಪುವ ನಿರೀಕ್ಷೆಯಲ್ಲಿದ್ದರು.

ನೋಡಲಿಕ್ಕಾಗಿ ಸುನಂದಾಳ ಮುಖಿದ ಬಟ್ಟೆ ಸರಿಸಲಾಯಿತು. ಆಗಲೂ ನಾನು ಅವಳ ಮುಖಿದ ಬಳಿ ಹೋಗಲು ಸಾಧ್ಯವಾಗಲಿಲ್ಲ, ಹಷಣ! ಹೋಗುವುದು ಸಾಧ್ಯವೂ ಇರಲಿಲ್ಲ.

ಕಿಶೋರಿಬಾಯಿ ಸಂಯುವಿದಿಂದ ಮುಖಿವನ್ನು ಮುತ್ತಿಕ್ಕಿ ತಮ್ಮ ಮಗಳಿಗೆ ಅಂತಿಮ ವಿದಾಯ ಹೇಳಿದಳು. ನಂತರ ಮಗುವಿನ ಗಂಟುಬಿಜ್ಜೆ ಎದೆಯ ಮೇಲೆ ಒಂದು ಕ್ಷೊ ಮಲಗಿಸಿ ಹೇಳಿದಳು.

“ಇಂತಾ, ನಿನ್ನ ಮಗುವಿಗೆ ಅಶೀವಾದ ಮಾಡಿ ಹೋಗು. ಹಾಗೆಯೇ ಆಸರೆ ಕಳೆದುಕೊಂಡ ನಿನ್ನ ಈ ತಾಯಿಗೂ ಕೂಡ. ಈ ಬೊಂಬೆಗಲ್ಲ, ನಿನ್ನ ಎದೆಯ

ಬೆಂಕಿಯನ್ನು ಸಾಕಲು ಸಾಧ್ಯವಾಗಲಿ ನನಗೆ...”

ಜ್ಞಾತೆಯಲ್ಲಿ ವಿಸರ್ವಿತವಾಗಿ ಮಾಂಸಮಜ್ಜ ಶೂನ್ಯವಾದಳು ಸುನಂದಾ.

ಜನಸಂದರ್ಶಿ ಹಿಂತಿರುಗತೊಡಗಿತು.

ಕೆಶೋರಿಬಾಯಿಯನ್ನು ಭೇಟಿಮಾಡಿ ಅಣ್ಣಾಸಾಹೆಬರು ಹಾಗೂ ವಿಮಲಾಬೆನ್ ತಮ್ಮ ಗಾಡಿಯ ಕಡೆ ನಡೆದರು. ಯಾರೋ ಒಬ್ಬ ಅವರತ್ತ ಓಡಿ ಅವರನ್ನು ಕಳಿಸಲು ಹೋದನು.

ನಾನೇನು ಮಾಡಲಿ, ನನಗೆ ಗೊತ್ತಾಗಲಿಲ್ಲ ಹಷಣ!

ಯೋಚನೆ ಬಂತು, ಭಾಂಡುಪ್ ಸೇಶನ್ ಸೃಜನಭೂಮಿಗೆ ಎಲ್ಲಕ್ಕಿಂತ ಹತ್ತಿರ ಇದೆ. ಸೈಶನ್ ದಿಂದ ದಾದರ್ಗೆ ಲೋಕಲ್ ಹಿಡಿಯಲಾರೆನೇ? ಅಲ್ಲಿಂದ ಗಾಡಿ ಬದಲಿಸಿ ಸಾಂತಾಕ್ರಾಂತಿಕ? ಸೈಷನ್ ಯಾವ ದಿಕ್ಕಿನಲ್ಲಿರಬಹುದು, ಅಂದಾಜಾಗಲಿಲ್ಲ.

ಪವಾರನು ನನ್ನ ತೊಂದರೆಯನ್ನು ಗ್ರಹಿಸಿದ. ತಕ್ಷಣ ಹತ್ತಿರ ಬಂದ.

“ಮನಗೆ ಹೋಗಬೇಕಲ್ಲವಾ?”

“ಮತ್ತಲಿಗೆ?”

“ಅಲ್ಲ... ಮತ್ತೆ ಕೆಶೋರಿಬಾಯಿ ಮನಗೇನೂ ಹೋಗಬೇಕಾಗಿಲ್ಲವಲ್ಲ.”

“ಮರಳಿ ಹೋಗಿ ಸ್ವಾನ ಮಾಡಬೇಕು. ಮನಗೆ ಮರಳುವುದೇ ಒಳ್ಳೆಯದು.”

“ಸರಿ, ಅದೇ ಒಳ್ಳೆಯದು. ನಾನು ನಿನ್ನನ್ನು ಕಳಿಸಿ ನನ್ನ ಮನಗೆ ಹೋಗ್ಗೇನೇ”
ನನಗೆ ಸಂಕೋಚವಾಯಿತು ಹಷಣ!

“ಅಂಥದ್ದೇನು ಹೊತ್ತಾಗಿಲ್ಲ, ಹೊರಡ್ದೇನೆ, ಸೈಶನ್‌ನಿಗೆ ಹೇಗಿದ್ದರೂ ನೀವೂ ಬರ್ತೀರಲ್ಲ.”

“ನಿನ್ನ ಸಂಗಡ ನಾನು ಸ್ವಲ್ಪ ಹೊತ್ತು ಇರೋಣ ಅಂದುಕೊಂಡಿದ್ದರೆ...?”

ನಾನು ಬೇರೇನೂ ಪ್ರತಿಷ್ಠಾದ ಮಾಡಲಿಲ್ಲ.

“ನಾನು ನಾವು ಹೀಗೆ ಯಾಕೆ ಮಾಡಬಾರದು, ಮೂರು ಬಸ್ ಸ್ವಾಪ್ ಹಿಂದೆ ಹೋಗೋಣ ಮತ್ತು ಅಲ್ಲಿಂದ ಬಾಂದುಕ್ಕೆ ಹೋಗುವ ಮೂರು ನೂರಾ ಅರುವತ್ತೆ ಶ್ವರು ಹಿಡಿಯೋಣ ಅದು ಅಲ್ಲಿಂದಲೇ ಶುರುವಾಗುತ್ತದೆ. ಲೋಕಲ್ ನಲ್ಲಿ ಈಗ ಎಣ್ಣ ಹಾಕಲೂ ಕೂಡ ಸ್ಥಳವಿರೋದಿಲ್ಲ.”

ಬೇಸರವಿದ್ದರೂ ಕೂಡ, ಪವಾರನ ಪ್ರಸ್ತಾಪದಲ್ಲಿ ನನಗೆ ತೊಂದರೆಯೇನೂ ಯಾಕೆ ಕಾಣಲಿಲ್ಲವೋ ಗೊತ್ತಿಲ್ಲ. ನನ್ನ ಬಳಿ ಸಾಂತಾಕ್ರಾಂತಿಕ್ ದಿಂದ ಹೋರಡುವ ಹಾಗೂ ಮರಳುವ ಟಿಕೆಟ್ ಕೂಡ ಇತ್ತು. ಬಹುಶಃ ಬಹಳ ಕಾಲದ ನಂತರ ಆದ ಭೇಟಿಯಿರಬಹುದು. ಅಥವಾ ಸೃಜನ ವೈರಾಗ್ಯದ ಖಾಲಿತನ, ತನ್ನಪ್ರಕ್ಕ ತಾನೆ ಮನುಷ್ಯನನ್ನು ಹೆದರಿಸತ್ತೊಡಗುತ್ತದೆ. ವಿರಕ್ತನಾಗ್ನಿಸುತ್ತದೆ.

“ಬೇರೆ ಯಾವುದಾದರೂ ನೌಕರಿಯ ಭರವಸೆ ಸಿಕ್ಕಿದೆಯಾ?”

೧೮ / ಆವಿಗೆ

“ಒಬ್ಬ ಪರಂಪರಾಗತ ಆಭರಣಗಳ ನಿಯಮ ತಗಾರರಿದ್ದಾರೆ—‘ಬಾಬಾ ಜಾವೆಲರ್ಸ್’ ನಾಡಿದ್ದ ಕರೆದಿದ್ದಾರೆ ಇಂಟರ್‌ವ್ಯೂಗೆ. ಬಯೋಡೇಂಟಾ ಕೊಟ್ಟಿ ಬಂದಿದೇನೆ. ನೋಡಬೇಕು ಏನಾಗುತ್ತದೆಯೆಂದು” ಅನಿಶ್ಚಿತತೆಯ ಕಷ್ಟವನ್ನು ನನ್ನಿಂದ ಬಚ್ಚಿಡಲು ಸಾಧ್ಯವಾಗಲಿಲ್ಲ.

“ಒಮ್ಮೆ ಆಗದಿದ್ದರೆ?”

“ಎಂಪಾಲ್ಯಾ ಮೆಂಟ್ ಬ್ಲೌರೋನವರೂ ಭರವಸೆ ಕೊಟ್ಟಿದ್ದಾರೆ.”

“ಸದ್ಯಕ್ಕೆ ಏನು ಮಾಡಿಕೊಂಡಿದೀಯಾ?”

“ಶ್ರಮಜೀವಾದಲ್ಲಿ ಹಪ್ಪಳ ತರುವಾರಿಸ್ತು ಇದೇನೆ, ಸೀರೆಗೆ ಫಾಲ್ ಹಚ್ಚಿತ್ತದೇನೆ...”

“ನೀನು ಸಂಘಕ್ಕೆ ಮರಳಿ ಬಂದು, ಸುನಂದಾ ಎಚ್ಚರಿಸಿದ ಅಮೂರ್ಚವಾದುದನ್ನು ಉಜ್ಜಲಗೊಳಿಸಲು ಏಕೆ ಮನಸ್ಸು ಮಾಡಬಾರದು?” ಪರಾರನು ನನ್ನನ್ನು ಪರಿಶೇಕ್ಕೆ ಮಾಡಬಯಸಿದ.

“ಮಾಡಿದೆ, ಆದರೆ ಇನ್ನು ನಾನು ಹಾಗೆ ಮಾಡಲಾರೆ” ಸ್ವಪ್ಷವಾಗಿ ಮನಸ್ಸಿನ ನಿಶ್ಚಯವನ್ನು ಹೇಳಿದೆ.

“ಯಾಕೆ? ಮನಸ್ಸಿನಲ್ಲಿ ಚೇತನ ಜಾಗೃತವಾಗಿರುವಾಗ, ಅದನ್ನು ಬಲವಂತವಾಗಿ ನಿರ್ಣಯಿಸುವುದು ಯಾಕೆ?”

“ಕಾರಣ ಕೇಳಿದಿದ್ದರೆ ಒಳ್ಳೆಯದು. ಬಹುತ್ವಾಗಿ ನೀವು ಇಪ್ಪು ಮಾತ್ರ ತಿಳಿದುಕೊಂಡರೆ ಸಾಕು. ನನ್ನಲ್ಲಿ ಅಂಥ ಯಾವ ಕಿಡಿಯೂ ಇಲ್ಲ, ಜ್ಞಾಲೆಯಾಗಲಿಕ್ಕಾಗಿ ಯಾವ ಬೆಲೆಯನ್ನಾದರೂ ತೆತ್ತು ತೊಡಗಿಕೊಳ್ಳಲು.”

“ಸುನಂದಾಳ ಮರಣ ಅಲುಗಾಡಿಸಿಬಿಟ್ಟಿತು.”

“ಸುನಂದಾಳ ಮರಣ ನನ್ನ ನಿರ್ಣಯವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಈ ಅರಾಜಕ ಗಲ್ಲಿಗಳಲ್ಲಿ ನಾನು ಶಾಸ್ತ್ರ ಆಡಿಸಲಾರೆ. ನಾನು ನನಗಾಗಿ ಒಂದು ಹೊಸ ಜಗತ್ತಿನ ಬಾಗಿಲು ತರೆಯಲು ಬಯಸುತ್ತೇನೆ. ಅಭಾವದ ಕಸಿವಿಸಿಯಿಂದಾಗಿ ದೂರ, ಹೊಸದ ಹತ್ಯೆಗಳ ಹಾಗೂ ಒಳಹೊಡಡೆಗಳಿಂದಾಚೆಗೆ.”

“ಏನು ಅನಿಸ್ತಾ ಇದೆ ನಿನಗೆ? ವ್ಯವಸ್ಥೆ ಬದಲಾದ ಹೊರತು ನೀನು ಯಾವುದೇ ಹೊಸ ಜಗತ್ತಿನ ಅಸ್ತಿತ್ವವನ್ನು ಸಾಕಾರಗೊಳಿಸಿಕೊಳ್ಳಲಾರೆ.”

ನಾನು ನಿರುತ್ತರಭಾದೆ ಅಥವಾ ನನಗೆ ಯಾವ ಉತ್ತರವನ್ನೂ ಕೊಡುವ ಇಚ್ಛೆ ಆಗಲಿಲ್ಲ. ಪರಾರ ನನಗೆ ಗೊತ್ತು. ಚೆಚ್ಚೆಯಲ್ಲಿ ಉತ್ತೇಜಿತನಾದ ಅವನು ಇವತ್ತಿನ ದಿನ ಈ ಬಗೆಯ ಮಾತುಗಳಿಗೆ ಯೋಗ್ಯವಾದುದಲ್ಲ ಎಂಬುದನ್ನು ಮರೆತೇಬಿಡುತ್ತಾನೆ.

“ಒಂದು ಸಂಗತಿ ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದೆ. ಪ್ರೋನ್‌ನಲ್ಲಿ ನಿನ್ನೊಡನೆ ಈ ಚಚ್ಚೆ ಸಾಧ್ಯವಾಗದು. ಮೊದಲನೆಯದಾಗಿ ಪ್ರೋನ್ ಬೇರೆ ಮನಸೆಯವರದು. ಮೇಲಾಗಿ ನಿನ್ನಿಂತಹ ಮುಚ್ಚಿದ ಹುಡುಗಿ.

ಪವಾರನ ಈ ಟಿಪ್ಪಣಿ ನನಗೆ ಹಿಡಿಸಲಿಲ್ಲ.

ಮುಖುಗಲು ಆತರ ಪಡುತ್ತಿರುವ ಕೆಂಪು ಸೂರ್ಯಾಬಿಂಬದ ಕಡೆ ನೋಡಿದೆ. ಎಂಟು ಗಂಟೆಯೋಳಿಗೆ ಮನೆ ತಲುಪಲು ಸಾಧ್ಯವಾಗುವುದಿಲ್ಲ. ಲೋಕಲ್‌ಗಿಂತ ಮತ್ತೊಂದು ಏರಡುಪಟ್ಟಿ ಸಮಯ ಹೆಚ್ಚಿಗೆ ಬೇಕಾಗುತ್ತದೆ ಬಸ್‌ನಲ್ಲಿ.

“ನೀನು ಸಂಘವನ್ನು ತ್ಯಜಿಸಿದ್ದ ನನಗಾಗಿಯಾ?”

“ಹಾಗೆ ಯಾಕೆ ಅನಿಸಿತು ನಿಮಗೆ?”

“ಅಣ್ಣಾ ಸಾಹೇಬರ ಮಾತಿನಿಂದ ನನಗೆ ಹಾಗೆ ಭಾಸವಾಯಿತು. ನನಗೆ ಆ ಮನುಷ್ಯನ ರಣನಿಂತಿ ಏನೆಂದು ಗೊತ್ತಿಲ್ಲವೆಂದ್ಲು. ಆ ಖಾಲಿಸಾಫ್ ನದಲ್ಲಿ ಒಂದು ದಿನ ಅಕಸ್ಮಾತ್ತಾಗಿ ನಿಯುತ್ತಿ ಮಾಡಿದ್ದ ಅಕಾರಣವಲ್ಲ ಅನಿಸಿತ್ತು ನನಗೆ. ಅಣ್ಣಾಸಾಹೇಬರು ನಿನ್ನನ್ನು ಒಂದು ಉಪಾಯವಾಗಿ ನನ್ನ ವಿರುದ್ಧ ಬಳಸಿಕೊಂಡರು.”

“ಉಪಾಯವಾಗಿ? ಹಾಗಂದರೆ ನಿಮ್ಮ ಅಥವಾ?”

“ಸಂಘದಲ್ಲಿ ನೀನು ಬಂದಾಗ ನಿನಗೆ ವಾರ್ಗದರ್ಶನ ವಾಡಲು ವಿಮಲಾಬೇನಾಳನ್ನು ಬಿಟ್ಟು ನನಗೇ ಯಾಕೆ ವಹಿಸಿಕೊಡಲಾಯಿತು ಯೋಚಿಸಿ ನೋಡು.”

“ನಾನು ನೋಕರಿ ಮಾಡಲು ಬಂದವಳು. ಸಂಘದ ಕೂಟನಿಂತಿಯ ಅಸ್ವಾಗಲೆಂದಲ್ಲಿ ಯಾಕಾಗಿ ಎಂದು ನನಗೇನು ಗೊತ್ತು?” ರೂಕ್ಹವಾಗಿ ಮಾತನಾಡಿದೆ ನಾನು ಕರ್ತಿವಾಗಿ.

“ವಾಸ್ತವವಾಗಿ ಅದರ ಉದ್ದೇಶ-ತಂತ್ರ ಏನಾಗಿತ್ತೆಂದರೆ, ನಾನು ನಿನ್ನ ಮೇಲೆ ಆಸಕ್ತಿನಾಗಿ ಸಂಘದ ಕಾರ್ಯಕರಾಪಾಠಲ್ಲಿ ನಿಷ್ಕಿರ್ಯಾನಾಗಲಿ, ಅಥವಾ ಮಹತ್ವಕಾಂಕ್ಷೆಯನ್ನು ಕಳೆದುಕೊಳ್ಳಲಿ, ಹಾಗೂ ಆ ಮೂಲಕ ಸಂಘಟನೆಯಲ್ಲಿ ಹೆಚ್ಚಿರುವ ನನ್ನ ವರ್ಚನೆಯನ್ನು ನಾನಾಗಿ ಕಳೆದುಕೊಳ್ಳಲಿ ಎಂದು.

“ಹಾಗಾದರೆ ಚಿಂತೆ ಯಾತರದು? ಅವರಂತೂ ತಮ್ಮ ಉದ್ದೇಶದಲ್ಲಿ ಸಫಲರಾಗಲಿಲ್ಲ.”

“ಸಫಲರಾದಾಗಲೂ ಸಾಧ್ಯವಾಗುತ್ತಿರಲಿಲ್ಲ.”

“ವಿಷಯ ಸ್ವಫ್ಣವಿದೆ. ನಾನು ಸಂಘವನ್ನು ಬಿಡಲು ನೀವು ಹೇಗೆ ಕಾರಣವಾಗಬಲ್ಲಿರಿ”

“ಆದರೆ ಕಾರಣ ಯಾರಾದರೂ ಆಗಲೇಬೇಕಲ್ಲ...” ಪವಾರ ಹೆಚ್ಚಿಯನ್ನು ಬಡಲಿಸಿದ.

“ನೀವು ತಿಳಿದುಕೊಳ್ಳಬಯಸಿದ್ದನ್ನು ನೀವು ತಿಳಿದುಕೊಂಡಿದೀರಿ. ಅಣ್ಣಾ ಸಾಹೇಬರ ನೇವದಲ್ಲಿ ಅಣ್ಣಾ ಸಾಹೇಬರಾಗಲು ಪ್ರಯುತ್ತಿಸಬೇಡಿ. ಹಾಗೆ ಬಲವಂತವಾಗಿ ನಿಮ್ಮನ್ನು ನೀವು ರೂಪಿಸಿಕೊಳ್ಳಬೇಡಿ.”

ನನಗೆಷ್ಟು ಸಿಟ್ಟು ಬಂದಿತ್ತು ಅಂದರೆ ಹವಾ, ಅವನನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಹೊರಟುಬಿಡಲಾ ಎಂದು ಯೋಚಿಸಿದೆ. ಪವಾರನೊಂದಿಗೆ ಸ್ವಲ್ಪ ಸಮಯ ಇರುವುದು ಅಂದರೆ, ಪರಿಸ್ಥಿತಿ ಜನ್ಯ ಅಸಹನೆಯನ್ನು ಸಾಂತ್ವನೆಗೊಳಿಸುವ ಇಚ್ಛೆಗೆ ಒಳಗಾದ

೧೯೦ / ಆವಿಗೆ

ಹಾಗೆ. ಅವನದೆಲ್ಲ ಲೆಕ್ಕಾಚಾರದ ಮಾತುಗಳೇ. ಅವನ ಬಳಿ ಇದ್ದಷ್ಟು ಹೊತ್ತು ನನ್ನ ಮನಸ್ಸು ಸಡಿಲಗೊಂಡಿತು ಎಂಬ ಭಯ ನನಗೆ.

ಯಾಕೋ ಒಂದು ಬಗೆಯ ಗಾಬರಿಯಾಗಕೊಡಗಿತು.

ಬಹಳ ಹೊತ್ತಿನವರಿಗೆ ಅವನೊಡನೆ ನಾನು ಮಾತನಾಡಲಿಲ್ಲ. ಅವನ ಮಾತನ್ನು ಕೇಳಲೂ ಇಲ್ಲ. ಹೀಗೆಂದು ಅನಿಸಿದಾಗ ನನಗೆ ಒಳ್ಳೆಯದಾಗಿಯೂ ಅನಿಸಿತು. ನನಗೆ ಎಷ್ಟೂಂದು ವಿಶ್ವಾಸ ತುಂಬುವ ವಿಷಯ ಇದು! ನಾನು ಕೇಳಬಾರದೆಂದುಕೊಂಡ ವಿಷಯವನ್ನು ನಾನು ಕೇಳದೇ ಇರುತ್ತೇನಲ್ಲಿ ನಾನು ಬಹಳ ಗಮನವಿಟ್ಟು ಕೇಳುತ್ತಿದ್ದೇನೆಂಬ ಭೂಮೆಯಲ್ಲಿ ಅವನು ಹೇಳುತ್ತ ಹೋಗುತ್ತಿದ್ದಾನಲ್ಲ!

ಸಾಕಷ್ಟು ಜನ ಸಾಲುಗಟ್ಟಿ ನಿಂತಿದ್ದರೂ, ಬಸಾನಲ್ಲಿ ಕುಳಿತುಕೊಳ್ಳಲು ಸರಿಯಾದ ಸ್ಥಳಿಕೆತು. ನನ್ನ ಪಕ್ಕದಲ್ಲಿಯೇ ಕಿಡಕಿಯಿದ್ದದರಿಂದ ನಿರಂತರ ಸರಿದುಹೋಗುತ್ತಿರುವ ಅಂಗಡಿಗಳು, ದಾರಿಗಳು, ಘ್ರಾಕ್ಷರಿಗಳು, ಗಗನಚುಂಬಿ ಇವಾರತುಗಳ ಅಂತಸ್ತುಗಳನ್ನು ನೋಡುತ್ತ ಉಳಿದೆ. ನಾನು ಕೇಳಿರುವ ಏಕಾಗ್ರತೆಯನ್ನು ಅಕಸ್ಮಾತ್ತಾಗಿ ನನ್ನೊಳಗೇ ಎದ್ದ ಪ್ರಶ್ನೆಯೊಂದು ಕತ್ತಲಿಸಿಹಾಕಿತು.

ಸುನಂದಾಳ ಮಗುವಿನ ಕತೆ ಏನಾಗಬಹುದು?

ಆಫಾತದಿಂದ ತತ್ತರಿಸಿರುವ ಕಿಶೋರಿ ಬಾಯಿ ತನ್ನ ಹೊಟ್ಟೆ ಹೊರೆದುಕೊಳ್ಳಲು ಒದ್ದಾಡುವಳೇ ಅಥವಾ ಮಗುವನ್ನು ನೋಡಿಕೊಳ್ಳುವಳೇ? ಜಯಹಿಂದ್ ಆಯಿಲ್ ಮಿಲ್ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ ಕ್ರಿಕೆ ವ್ಯವಸ್ಥೆಯನ್ನೇನಾದರೂ ಮಾಡಿದೆಯೇ? ಅದರ ಸೌಲಭ್ಯದ ಲಾಭ ಪಡೆದು ಎರಡೂ ಹೋರಾಟದಲ್ಲಿ ಅವಳು ಸಫಲಾಗಬಲ್ಲಳೇ?

“ಸುಹೈಲ ಶವಯಾತ್ರೆಯಲ್ಲಿದ್ದನಾ?” ನಾನು ಪವಾರನ ಕಡೆ ತಿರುಗಿದೆ. ಅವನು ಸಹಜವಾಗಿಯೇ ನನ್ನನ್ನು ಏನೂ ಕೇಳುತ್ತಿರಲಿಲ್ಲ.

“ಇಲ್ಲಿ ಸುಹೈಲ ಎಲ್ಲಿದ್ದಾನೆ? ಅವನು ದುಬ್ಬಿಗೆ ಹೋಗಿ ತಿಂಗಳಿಗೂ ಮೇಲಾಯಿತು.”

“ಅರಿಫ್ ಭಾಯ್?”

“ಅವರು ಶವ ಯಾತ್ರೆಯಲ್ಲಿ ಪಾಲುಗೊಳ್ಳಲೂ ಇಲ್ಲ. ಅವರ ಕುಟುಂಬದವರೂ ಯಾರೂ ಬಂದಿರಲಿಲ್ಲ. ಅವರೀಗ ಇಲ್ಲಿ ಇಲ್ಲವೂ ಇಲ್ಲ. ಕುಲಾರ್ಥದಲ್ಲಿ ತಮ್ಮ ಸಂಬಂಧಿಗಳ ಮಧ್ಯ ಇರುತ್ತಾರೆ ಇತ್ತಿಂಚಿಗೆ.”

“ಸುನಂದಾಳ ಹತ್ಯೆಯಲ್ಲಿ ಯಾರ ಕೈವಾಡ ಇರಬಹುದು?”

ಪವಾರ ಒಂದು ಕ್ಷಣಿ ವಿಚಾರಮಗ್ನಾದ. ಹಹಾ! ನಂತರ ಏನೋ ಯೋಚಿಸುತ್ತೆ ಬಾಯಿ ತೆರೆದ. ಇದಕ್ಕೆ ಮುನ್ನವೂ ಸುನಂದಾಳ ಹತ್ಯೆಯ ಪ್ರಯತ್ನ ನಡೆದಿರುವುದಾಗಿ ಅವನು ಹೇಳಿದ—“ಈದ್ ಹಬ್ಬದ ಮರುದಿನ ರಾತ್ರಿ, ಅದೇ ದಿನ ಮಂಗತರಾಮ ಪೆಟ್ಟೋಲ್ ಪಂಪ್‌ನಲ್ಲಿ ನಡೆದ ಸಭೆಯಲ್ಲಿ ವಿಮಲಾಚೆನ್ ಸುನಂದಾಳನ್ನು ತನ್ನೊಂದಿಗೆ ವೇದಿಕೆಯ ಮೇಲೆ ಕೂರಿಸಿಕೊಂಡಿದ್ದರು. ತಮ್ಮ ಸದ್ಗುಣವನೆಯ ಬೋಧನೆಯ

ಅನಂತರ ಅವರು ಸ್ತೀಯರನ್ನುದ್ದೇಶಿಸಿ ಮಾತನಾಡಲು ಸುನಂದಾಳಿಗೆ ಅವಕಾಶ ಕೊಟ್ಟಿದ್ದಳು. ಆ ಪತಿಹಾಸಿಕ ಸಭೆಗೆ ನೀನು ಬಂದಿರಲ್ಲಿ! ಆದರೆ ಅದೇ ದಿನದಿಂದ ನೀನು ಸಂಘಕ್ಕೆ ಬರುವುದು ನಿಂತು ಹೋಗಿತ್ತು. ಸುನಂದಾ ಆ ದಿನ ಎಷ್ಟೂಂದು ಪ್ರಭಾವಶಾಲಿಯಾಗಿ ಮಾತನಾಡಿದಳು. ಅಲ್ಲಿ ಸೇರಿದ್ದ ಹೆಂಗಸರ ಹೃದಯ ಉಕ್ಕಿಬಂದವು. ಜಪ್ಪಾಳೆಯೊಂದಿಗೆ ಅವರು ಅವಳ ವಿಚಾರಗಳನ್ನು ಸ್ವಾಗತಿಸಿದರು. ಆಕಾಶದ ಕಡೆ ಮುಷ್ಟಿಯನೆತ್ತಿ ಸಂಕಲ್ಪ ಮಾಡಿದರು—ಸುನಂದಾ ಹೇಳಿದ ವಿಚಾರಗಳನ್ನು ಕಾರ್ಯಾಚರಣೆಗೆ ತರುವುದಾಗಿ! ಸಾಂಪ್ರದಾಯಿಕ ದ್ವೇಷದ ವಿರುದ್ಧ, ವಸತಿಯ ಹೆಂಗಸರೆಲ್ಲರ ಒಗ್ಗಟಿನ ದನಿಯು ಅರಾಜಕ ಶಕ್ತಿಗಳ ಬೇರುಗಳನ್ನು ಅಲುಗಿಸಿತು. ಬೇರೆಯವರ ಮನೆಗೆ ಬೆಂಕಿ ಇದುವವರಿಗೆ, ತಮ್ಮ ಮನೆಯ ಜಿಂತೆಯಾಯಿತು.

ಅದೇ ದಿನ ಮೃದುರಾತ್ರಿ ಸುನಂದಾಳ ಮನೆಯ ಭಾವಣೆಯ ಮುಚ್ಚಿಗೆಯನ್ನು ಸರಿಸಿ, ತೊಲೆಗೆ ಹಗ್ಗ ಹಾಕಿ ಕೆಳಗೆ ಇಳಿಯುವ ಪ್ರಯತ್ನ ಮಾಡಿದರು. ಒಳಗಿನಿಂದ ಬಾಗಿಲ ಜಿಲಕ ತೆಗೆದು ಸುರಕ್ಷಿತವಾಗಿ ಓಡಿಹೋಗುವ ವ್ಯವಸ್ಥೆಯೂ ಆಗಿತ್ತು. ಅವನಿಂದ ಒಂದು ಸಣ್ಣ ತಪ್ಪಾಗಿಬಟ್ಟಿತು. ಕ್ಷೋರೋಫಾರ್ಮಿನ ಸೀಸೆ ಅವನ ಕೈಯಿಂದ ಕತ್ತಲೆಯಲ್ಲಿ ಅದು ಹೇಗೋ ಚಿಮ್ಮಿ ಹೋಯಿತು. ಸೀಸೆಯ ತಣತಣ ದನಿಯಿಂದ ಕಿಶೋರಿಬಾಯಿಗೆ ಎಚ್ಚರವಾಯಿತು. ಅವಳು ಗೊಣಿದ್ದನ್ನು ನೋಡಿ ಕೊಲೆಗಾರ ಬಾಗಿಲು ತೆರೆದು ಹೊರಗೆ ಓಡಿಹೋದ. ಕಿಶೋರಿ ಬಾಯಿ ‘ಕಳ್ಳು—ಕಳ್ಳು’ ಎಂದು ಕೂಗಿದಳು. ಆದರೆ ಆ ವೇಳೆಗಾಗಲೇ ಓಡಿದವನು ಎಚ್ಚೆತ್ತುಕೊಂಡವರ ಹಿಡಿತದಿಂದ ತಪ್ಪಿಸಿಕೊಂಡಿದ್ದು.

ಎಲ್ಲರೂ ಇದೊಂದು ಕಳ್ಳುತ್ತನದ ವಿಷಯ ಎಂದು ತಿಳಿದು ಸಹಜವಾದರು. ಮೊನ್ನೆರಾತ್ರಿ ಅದೇ ರೀತಿಯಲ್ಲಿ ಮನೆ ಪ್ರವೇಶಿಸಿಯೇ ಸುನಂದಾಳ ಕೊಲೆಯಾಯಿತು. ಭಾವಣೆಯು ಆಚ್ಚಾದನೆಯನ್ನು ಸರಿಸಿ ಹಗ್ಗದ ಸಹಾಯದಿಂದ ಕೊಲೆಗಾರ ಬೋಲಿಯೋಳಗೆ ಬಂದ. ಕ್ಷೋರೋಫಾರ್ಮ್ ಮೂಗಿಗೆ ಹಿಡಿದು ಪುಟ್ಟಮಗುವಿಗೂ ಹಿಡಿದು ಕಿಶೋರಿಬಾಯಿ—ಸುನಂದಾಳನ್ನು ಮೂಳೆಗೊಳಿಸಿದ. ಅನಂತರ ಸುನಂದಾಳ ಕೆಲಸ ಮುಗಿಸಿದ. ಕೊಲೆಗಾರನಿಗೆ ಸುನಂದಾಳ ಮೇಲಷ್ಟೆ ಗುರಿಯಿತ್ತು. ಇಲ್ಲವಾದರೆ ಅವನು ಕಿಶೋರಿಬಾಯಿಯ ಗಂಟಲು ಹಿಂಡುಕಬಹುದಾಗಿತ್ತು. ಆದರೆ ಅವನು ಅವಳಿಗೆ ಕೈ ಹಾಕಲಿಲ್ಲ. ಮಗುವಿಗೂ ಏನೂ ಮಾಡಲಿಲ್ಲ.”

“ಕಿಶೋರಿ ಬಾಯಿಯ ಯಾತನೆಗೆ ಹೊನೆಯೇ ಇಲ್ಲ. ಒಳೆ ಜಿಗುಟನ ಹೆಂಗಸು ಅವಳು... ಆದರೂ...” ಪವಾರನು ದುಃಖದಿಂದ ನಿಟ್ಟುಸಿರುಬಿಟ್ಟ,

“ಹಾಗೆ ನೋಡಿದರೆ ಸುಹೆಲನ ಮನೆಯವರು ಮಗುವನ್ನು ಒಯ್ದು ರಕ್ಷಣೆ ಮಾಡಬೇಕು. ಅವರದೇ ಮೊಮ್ಮುಗು ಅಲ್ಲವಾ!”

“ಬಹುಶಃ ಆ ಸಂಭವ ಇಲ್ಲ” ಪವಾರನು ದೃಢವಾದ ನಿರಾಕರಣೆಯ ರೂಪದಲ್ಲಿ ತಲೆಯಲುಗಿಸಿದ.

೧೮೨ / ಆವಿಗೆ

“ಜೀವಂತ ಇರುವಾಗ ಸುನಂದಾ ಸುಹ್ಯೇಲನೋಂದಿಗೆ ಯಾವುದೇ ರಾಜೀ ಮಾಡಿಕೊಳ್ಳಲಿಲ್ಲ. ಅವಳ ಮರಣದ ನಂತರ ಕಿಶೋರಿಬಾಯಿ ಇನ್ನುಷ್ಟು ಕರಿಣಿಳಾಗಿರ ಬೇಕಲ್ಲವಾ? ಸುನಂದಾಳಿಗೆ ಇಷ್ಟವಿಲ್ಲದ್ದನ್ನು ಅವಳಿಂದೂ ಮಾಡಲಾರಳು. ನನಗೆ ಇನ್ನೂ ಮರೆಯೋದಕ್ಕಾಗೋದಿಲ್ಲ. ತಲೆಯ ಮೇಲೆ ಬಿಢ್ಣ ಬೆಟ್ಟವನ್ನೂ ಎಪ್ಪೋಂದು ದೃಢತೆಯಿಂದ ಸಹಿಸಿಕೊಂಡು ಬಂದಿದ್ದಳು. ಅಸಾಮಾನ್ಯಳು... ನನ್ನ ಆಯಿಯ ಹಾಗೆ!”

“ನಿಜ ಹೇಳಬೇಕಿಂದರೆ, ನನಗೆ ಆ ವಿಮಲಾಬೇಂಳಿಂತಹ ನಾಟಕೀಯ ಹೆಂಗಸಿಗಿಂತ, ಕಿಶೋರಿ ಬಾಯಿಯಂತಹ ಸುದೃಢ ಶ್ರೀಯರು ಪ್ರಭಾವಿತಗೊಳಿಸುತ್ತಾರೆ. ವಿಮಲಾಬೇಂಳಿ ಪ್ರತಿಯೊಂದು ನಡೆಯೂ ಆತ್ಮನಿರೂಪಣೆಯ ಮರೆಯಲ್ಲಿ ತನ್ನನ್ನೇ ನಾಯಕಿಯನ್ನಾಗಿಸಿ ‘ವಾಹ್ ವಾಹ್’ ಗಿಟ್ಟಿಸುವ ನಾಟಕವಾಗುತ್ತದೆ.”

“ಅಂದರೆ ನಿಮ್ಮ ಮಾತಿನ ಅರ್ಥ ಅವರು ಶವಕ್ಕೆ ಹೆಗಲು ಕೊಟ್ಟದ್ದಕ್ಕೆ ಸಂಬಂಧಿಸಿದ್ದೇ?”

“ಹಾಂ... ಅದಕ್ಕೆ ಸಂಬಂಧಿಸಿದ್ದೇ.”

“ನನಗೇನೂ ಅದರಲ್ಲಿ ಯಾವ ನಾಟಕವೂ ಕಾಣಲಿಲ್ಲ! ಸಾಮಾಜಿಕ ಸ್ತರದಲ್ಲಿ ಶ್ರೀಯರೂಡನೆ ನಡೆದುಕೊಳ್ಳುವ ಉಪೇಕ್ಷೆ ಭಾವನೆಯಲ್ಲಿ ಇದೂ ಒಂದು ಎಂಬುದು ಸತ್ಯವಲ್ಲವಾ?”

“ನೋಡು.... ಹಾಗೂಮೈ ಇದ್ದರೂ ಅದರ ಪರಿಷ್ಠರಣಕ್ಕೆ ಇದೇ ಸಂದರ್ಭವಾ? ಪ್ರಾರ್ಥಿ ರಸ್ತೆಯಿದ್ದಕ್ಕೂ ಇದೊಂದು ಕುಶ್ಲವಲದ ವಿಷಯವಾಯಿತು—ರಸ್ತೆಯಮೇಲೆ ಹೋಗುವ ಜನಗಳಿಗೆ ಮನೆಯೂ ಬಾಲ್ಯನಿಗೆ ಜನ ಜೋತೆಬಿದ್ದು ಹೇಗೆ ನೋಡಿದ್ದರೆಂದರೆ...”

“ಸಂಪ್ರದಾಯ ಮೀರಲಿಕ್ಕೆ ಕೆಲವು ಅವವಾದಗಳೂ ಆವಶ್ಯಕ.” ನಾನು ಪ್ರತಿವಾದ ಮಾಡಿದೆ ಹಷಾ! ಅವಶ್ಯ ಅನಿಸಿತು ನನಗೆ.

“ಮತ್ತೆ, ಅವಳು ತಿಳಿಸಲು ಬಯಸಿದ ವಿಷಯ ಇದೆಯಲ್ಲ, ಸಭೆ ಕರೆದು ತಿಳಿಸೋ ಪ್ರಯತ್ನ ಮಾಡಿದ್ದರೂ ಅದು ಇಷ್ಟೋಂದು ಹೃದಯಕ್ಕೆ ತೆಷ್ಟಿತ್ತಾ? ಬುದ್ಧಿಯನ್ನು ಅಲುಗಾಡಿಸುತ್ತಿತ್ತಾ? ಸರಿಯಾದ ವೇಳೆಗೆ ಸರಿಯಾದ ಹೆಚ್ಚೆ ಆವಶ್ಯಕ. ಮತ್ತೆ ವಿಮಲಾಬೇನ್ ಸರಿಯಾದ ಸಮಯದಲ್ಲಿ, ಸರಿಯಾದ ಸಂದರ್ಭದ ಬಳಕೆಯ ಉಪಯುಕ್ತ ತಿಳಿವಳಿಕೆ ಉಳ್ಳವಳು ಎಂದು ನನಗನಿಸುತ್ತದೆ.”

ಹಷಾ!

ಪ್ರವಾರ ವಿಷಯವಾಗಿ ನಾನು ಎಂದಿನಂತೆ ಅರಿಯಲಾರದ ಭಾವನೆಯಿಂದ ತುಂಬಿಕೊಂಡಿದ್ದೆ. ಅದೇ ಹಳೆಯ ವಿಷಯ. ಒಮ್ಮೊಮೈ ಅನಿಸುತ್ತದೆ, ನಾನು ಅವನನ್ನು ಇಡಿಯಾಗಿ ಬಲ್ಲೆ ಅಂತ. ಒಂದೊಂದೂ ಬಲೆಯ ಹೆಣಿಕೆ ಬಿಟ್ಟುವಿಕೆಯೋಂದಿಗೆ. ಆದರೆ ಮರುಕೊಂಡಿ ಬ್ರಹ್ಮ ಒಡೆಯುತ್ತದೆ. ಇದು ನನ್ನದೇ ಸುಳ್ಳ ಜಂಬ ಎಂದು

ಅನಿಸತ್ತೊಡಗುತ್ತದೆ. ಪವಾರನೆಂದರೆ ಬಲೆಯಿಂದ ತುಂಬಿದ ಕಾಡಿಗೆಯ ಕೊಡತದಿ, ಅದರಲ್ಲಿ ಪ್ರವೇಶಿಸುವ ಸಾಹಸ ತೋರಿಸುವುದೆಂದರೆ ನಮ್ಮ ದಾರಿ-ಕಿರುದಾರಿಗಳ ಅವಕಾಶವನ್ನು ಮುಚ್ಚಿಕೊಂಡಂತೆ....

ನಿನ್ನೊಡನೆ ಒಂದು ನಿಜವನ್ನು ಹಂಚಿಕೊಳ್ಳಲೇಬೇಕಾಗಿದೆ. ಅದೇನು ಎಂದು ಕೇಳುತ್ತೀ ಅಲ್ಲವಾ? ಮನಗೆ ತಲುಪಿ, ಸ್ವಾನುದ ಮನೆಯಿಂದ ಸ್ವಾನ ಮಾಡಿ ಹೊರಗೆ ಬಂದಾಗ, ಒಮ್ಮೆಲೇ ಆ ‘ಚೆಟಿ’ಯ ನೆನಪು ಬಂತು. ಕಿಶೋರಿಭಾಯಿ ಸುನಂದಾಳ ಶವದ ಬಳಿ ನನಗೆ ಗುಟ್ಟಿನ ರೀತಿಯಲ್ಲಿ ಕೈಯಲ್ಲಿಟ್ಟಿದ್ದಳು-ಅಪ್ಪಜಿಗೆ ಕೊಡಲೆಂದು.

ಆ ಸಮಯದಲ್ಲಿ ಮುನಿಯಾ ಅಪ್ಪಜಿಗೆ ಜೀಷಧ ಕೊಡುತ್ತಿದ್ದಳು. ಜೀಟಿಯನ್ನು ಅಪ್ಪಜಿಗೆ ಕೊಡುವ ಮುನ್ನ ಒಮ್ಮೆ ಓದಿ ನೋಡಬೇಕು ಅನಿಸಿತು. ಜೀಟಿಯಲ್ಲಿಲ್ಲಾದರೂ ಅಪ್ಪಜಿಯನ್ನು ಉದ್ದೇಗೊಳಿಸಬಲ್ಲ, ಅವರ ಮಿದುಳಿನ ಮೇಲೆ ಅದರ ಅನಂತೇಶ್ವರ ಪರಿಣಾಮವುಂಟಾಗಬಲ್ಲ ಅಂಶಗಳು ಇದ್ದರೆ-ಅನಿಸಿತು ನನಗೆ. ಮೇಜಿನ ಮೇಲಿದ್ದ ಪಾರ್ಕ ತೆರೆದು ಜೀಟಿಯನ್ನು ಹೊರತೆಗೆದೆ. ಮತ್ತು ಅದನ್ನು ಓದುವ ಸಲುವಾಗಿ ಕಣ್ಣಿನ್ನು ಹಿಡಿದುಕೊಂಡೆ. ಓದುತ್ತೀ ಕಣ್ಣ ಮಂಜಾಗತೊಡಗಿತು.

ಜೀಟಿಯಲ್ಲಿ ಬರೆದಿತ್ತು, ಹಷಾ....

‘ಪಾಂಡ ಬಾಬು! ನಿಮ್ಮ ಮಗಳು ಸುನಂದಾ ಉಳಿಯಲೇ ಇಲ್ಲ. ನಾವು ಅವಳನ್ನು ಕೊಲ್ಲಲಿಲ್ಲ. ತನ್ನ ಸಾವಿನ ಹೊಂಡವನ್ನು ಹಟಮಾರಿ ತಾನೇ ತೋಡಿಕೊಂಡಳು. ನಾನೇನು ಮಾಡಲಿ, ಅವಳನ್ನು ಯಾವ ವಿಧಿ ಬಚಾವು ಮಾಡಲು ಸಾಧ್ಯವಿಲ್ಲ?’

ಇದು ಯಾರ ಅಳುವಿನ ದನಿ, ಹಷಾ! ನನ್ನದೇ ಮನೆಯಲ್ಲಿ?

ಅರೆ! ಇದು ಅಪ್ಪಜಿ ಅಳು! ಅವರು ಮಲಗಿದ್ದಾರೆ. ಏನಾಯಿತು ಅಕಸ್ಮಾತ್ತಾಗಿ ಅವರಿಗೆ? ನಿದ್ರೆಯಲ್ಲಿ ಯಾವುದಾದರೂ ಕೆಟ್ಟ ಕನಸು ಕಾಣಿಸಿತಾ! ಅಥವಾ ಎಲ್ಲಾದರೂ ನೋವು ಕಾಣಿಸಿಕೊಂಡಿದೆಯಾ?

ನಾನು ನಿನಗೆ ಮತ್ತೊಮ್ಮೆ ಹೇಳುತ್ತೇನೆ ಹಷಾ! ಬಹಳಷ್ಟು ಪ್ರಶ್ನೆಗಳನ್ನು ಮಾಡಲಿಕ್ಕಿದೆ ನನಗೆ ನಿನ್ನೊಡನೆ. ಅಪ್ಪಜಿಯ ಬಳಿ ಹೋಗಿ ನೋಡೋಣ. ಇಲ್ಲ... ನಾನು ಅವರಿಗೆ ಜೀಟಿ ತೋರಿಸಲಿಲ್ಲ. ಹಷಾ! ನಂಬಿ ನನ್ನನ್ನು!

ಅಪ್ಪಜಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು! ಹತ್ತಿಕ್ಕಿಡು ಓ...ಓ...ದಲ್ಲಿ.

“ಏನಾಯ್ತು, ಅಪ್ಪಜಿ? ಏನು ವಿಷಯ? ಏನಾದರೂ ತೊಂದರೆಯಾಗ್ತಿದೆಯಾ ನಿಮಗೆ? ಯಾಕೆ ಅಳ್ತಿದೀರಿ? ಹೇಳಬಾರದಾ? ನೀವು ಮಲಗಿದ್ದಾರಿ. ಅಂದ ಮೇಲೆ ಅಕಸ್ಮಾತ್ ಏನಾಯ್ತು? ನಿಮಗೆ...”

ಅಪ್ಪಜಿ ದೀಪ ಹಾಕುವ ಸನ್ನ ಮಾಡಿದರು. ನಾನು ನೋಡಿದೆ, ಅವರ ತಲೆಯ ಬಳಿ ವೃತ್ತಪತ್ರಿಕೆಯನ್ನು ಮಡಿಸಿ ಇಟ್ಟಿದೆ. ಸ್ವೇಚ್ಚಾ ಮೇಲೆ ಅವರು ಬರೆದರು-

“ನಮ್ಮೀ! ಸುನಂದಾ ನಿನ್ನ ಖಾಸ ಸೋದರಿಯಾಗಿದ್ದಳು....”

೧೯೪ / ಆವಿಗೆ

ನಾನು ಸ್ತುಭಾವದಿಂದ ಶಾಕ್ ಆದವಳಂತೆ ಭಾವಾಭಿನಯ ಮಾಡಿದೆ-ಮೂರಳಾಗಿ.

ನಿಜದ ಜೊತೆಗಾರಳಾಗಿ ನನಗೇನು ಅನಿಸುತ್ತಿದೆ ಎಂದು ಅಪ್ಪಾಜಿ ಕೇಳಲಿಲ್ಲ. ಮತ್ತೊಮ್ಮೆ ಸ್ನೇಚ್ ಎತ್ತಲಿಲ್ಲ.

ನಾನು ಅವರನ್ನು ನೋಡುತ್ತೇ ಉಳಿದೆ. ಹೊರಗೆ ಬಾರದಿರುವ ಶಪಥ ಮಾಡಿದವಳಂತೆ ಅಂಟಿ ನಿಂತುಕೊಂಡೆ. ಆದರೆ ವಿವರ್ಣಗೊಂಡ ಅವರ ಮುಖಿದ ಮೇಲೆಲ್ಲೂ ಆತ್ಮಾನಿಯನ್ನು ಹುಡುಕುವುದು ಸಾಧ್ಯವಾಗಲಿಲ್ಲ. ಅಲ್ಲಿ ಇದ್ದದ್ದು ಬೂದಿಯಂಥ ಧೂಳು. ಅಸಹ್ಯತೆಯಿಂದ ನಾನು ಜೊರು ಜೊರಾಗುತ್ತಿದೆ.

ಇಲ್ಲದ ಯಾವುದೋ ಕತೆಯನ್ನು ಹೆಣೆಯುವ ಯಾವ ಜೀಬಿಕ್ಕೆವೂ ಇರಲಿಲ್ಲ.

ಅನಪೇಕ್ಷಿತ ಸತ್ಯದ ಪಾಲುಗಾರಿಕೆ ಎಷ್ಟೂಂದು ಆಫಾತಕಾರಿಯಾಗಿರುತ್ತದೆ, ಹಷಣ ಸಿದ್ದಿಮಿಡಿಗೊಂಡ ಆವೇಶ ನೇರ ಪ್ರತಾರಕ್ಕೆ ಸನ್ನಿಧವಾಗುತ್ತದೆ-ಧೈರ್ಯವನ್ನು ಬಿಟ್ಟು...

ಅವರ ಕಣ್ಣ ಕೊನೆಯಲ್ಲಿ ನೀರು ತಂಬಿತ್ತು. ಅವರನ್ನು ಅವರ ತುಮುಲದಲ್ಲಿಯೇ ಏಕಾಕಿಯಾಗಿ ಬಿಟ್ಟುಬಿಡುವುದೇ ಒಳ್ಳೆಯದು ಎಂದು ನಿರ್ಣಯಿಸಿದೆ. ದೀಪ ಆರಿಸಿ ಮರಳಿ ನನ್ನ ಕೋಣೆಗೆ ಹೋಗಿ ಹಾಸಿಗೆಯಲ್ಲಿ ಒರಗಿದೆ.

ಹಷಣ! ನಮ್ಮ ನಮ್ಮ ಹಾಸಿಗೆಯ ಮೇಲೆ ನಾವಿಭೂರೂ ಹೊಮ್ಮಿದ ಅಂತರ್ ಸತ್ಯದೊಡನೆ ಮುಖಾಮುಖಿಯಾಗಿ ರೆಪ್ರೇಯನ್ನು ಬಡಿಯುತ್ತ ಬಿಡುಕೊಂಡಿದ್ದೇವೆ.

ಇನು ಯೋಚಿಸಿದೇನೆ, ಹೇಳಲಾ ನಿನಗೇ? ಕೇಳಾ ಇದೀಯಲ್ಲ ನೀನು!

ಮುದುವೆಯಾದ ಕಿರೋರಿಬಾಯಿಯೊಂದಿಗೆ ಅಪ್ಪಾಜಿಯವರೂ ಅಣ್ಣಾ ಸಾಹೇಬರಂತೆಯೇ ದುಷ್ಪ ಕೆಲಸ ಮಾಡಿರಬಹುದು. ತನ್ನ ಸೌಭಾಗ್ಯದ ಮರೆಯಲ್ಲಿ ಆ ದುಷ್ಪಮರ್ದ ಪರಿಣಾಮವನ್ನು ಅನುಭವಿಸಲು ಬಾಧ್ಯಾಧಳು. ಆದರೆ ಅವಳಂಥ ಸ್ವಾಭಾವಾನಿ ಸ್ತೀಗೆ ಅಪ್ಪಾಜಿಗೆ ಬಗೆಗೆ, ವರ್ಷಗಳೇ ಕಳೆದುಹೋದರೂ ಕೋಮಲಭಾವನೆಯನ್ನು ಹೇಗೆ ಇಟ್ಟಿಕೊಳ್ಳಲು ಸಾಧ್ಯವಾಯಿತು? ಅಣ್ಣಾಸಹೇರು ನನ್ನ ಜೊತೆ ಆ ಎಲ್ಲೆಯವರಿಗೆ ಮುಂದುವರಿಯಲಿಲ್ಲ, ಆದರೂ ನಾನು ಜೀವನದಲ್ಲಿ ಅವರನ್ನು ಸಹಜ ಭಾವನೆಯಿಂದ ನೋಡಬಲ್ಲಿನೇ? ಮಾನಸಿಕ ಬಲಾತ್ಮಾರದ ನೀಡತನದಿಂದ ನನ್ನನ್ನು ಹೊರಗೆ ತಂದುಕೊಳ್ಳಬಲ್ಲಿನೇ!

ಹಾಗಾದರೆ ನಿನ್ನ ಅನುಮಾನ ಮೂಲವಿಲ್ಲದ್ದು ಅಲ್ಲವಾ, ಹಷಣ!

ಓಹ್... ಎಂಥ ಜಿಗಿಯಲಾರದ ಕಂದಕವ್ಯಾಂದು ನನ್ನ ಮತ್ತು ಅಪ್ಪಾಜಿಯ ಮಧ್ಯ ಅಗೆಯಲ್ಪಟ್ಟಿದೆ! ಒಂದು ಸತ್ಯ ಹೊರಬಿದ್ದೋಡನೇ!

ನನ್ನ ಆಕ್ರೋಶವೆಂಬುದು ಈಫೆಯಿಂದ ಹುಟ್ಟಿದ ಭೂಣಾವೇ, ಹಷಣ ಅಥವಾ ಅಪ್ಪಾಜಿಯವರ ಮೋಸದಿಂದ ಹುಟ್ಟಿದ ಕ್ಷೋಭೆಯೇ? ಸುನಂದಾಳ ಮರಣವು ಒಪ್ಪಿಗೆಯ ಮಾತಿನ ಸಾಹಸವನ್ನು ನನ್ನ ತಂದೆಯವರಿಗೆ ತಂದುಕೊಟ್ಟಿತು. ಜೀವನವನ್ನು ಯಾಕೆ ಕೊಡಲು ಸಾಧ್ಯವಾಗಲಿಲ್ಲ? ಇಂಥ ಕುರೂಪ ಸತ್ಯವನ್ನು ಮೊದಲೇ ನಮ್ಮೊಡನೆ

ಯಾಕೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ? ಬೇಸರಕ್ಕೆ ತುತ್ತಾಗಿಸಿದರಲ್ಲ! ಆದರೆ ಬಹುಶಃ ನಾನು ಅವರ ಅಲ್ಲಿಮಾರಿತನವನ್ನು ಸರಿಯಾದ ಹಿನ್ನೆಲೆಯಲ್ಲಿ ಗ್ರಹಿಸಲು ವಿವೇಕವನ್ನು ಕ್ಷೋಧಿತರಿಸಲು ಸಾಧ್ಯವಾಗಲಿಲ್ಲ. ಅಮ್ಮನಂತಹ ಅಸಹಿತ್ಯ ಕರ್ಕೆತ ಹೆಣ್ಣಿನ ಸಂಗಡ ಬದುಕುವಾಗ ಅವಳಿಂದ ವಿಮುವಿವಾಗುವ ಸಂಭವನೀಯತೆ ಅಸಹಜವೇನೂ ಅಲ್ಲ. ಹಷಟ! ಯಾಕೆ ಹೀಗೆ ಉತ್ತರಕೊಡದೆ ಸುಮ್ಮನಿದೀಯ? ಮಾತನಾಡಬಾರದೇ?.... ಮಾತನಾಡು!

೬

“ರಾತ್ರಿ ನಾನು ನಿನ್ನ ಯಾವ ಪ್ರಶ್ನೆಗಳಿಗೂ ಉತ್ತರ ಹೊಡಲಿಲ್ಲ, ನಮ್ಮೀ! ಯಾಕೆ ಗೊತ್ತು?”

ಹಷಟ ಇಷ್ಟು ನಸುಕಿನಲ್ಲಿಯೇ ಎದ್ದಿರುವುದನ್ನು ತಿಳಿದು ಅವಳಿಗೆ ವಿಸ್ತೃಯವಾಯಿತು. ಲೋಟಗಳಲ್ಲಿ ತನಗೆ ಮತ್ತು ತಂದೆಯವರಿಗೆ ಚಹಾ ಸೋಸುತ್ತು ಅವಳು ಸಿಟ್ಟಿನಿಂದ ಅವಳ ಕಡೆ ನೋಡಿದಳು.

“ನಿನಗೆ ಹೀಗೆ ಕಣ್ಣ ಮುಜ್ಜಾಲೆ ಆಡೋದು ಅಂದರೆ ಬಹಳ ಸಂತೋಷ ಅನಿಸ್ತುದೆ ಅಲ್ಲವಾ?”

ಅವಳ ಸ್ವರದ ಒರಟುತನ ಹಷಟಳಿಗೆ ಯಾವ ಆತಂಕವನ್ನೂ ಉಂಟುಮಾಡಲಿಲ್ಲ. ವಾಸ್ತವವಾಗಿ ಸುನಂದಾಳ ಹಕ್ಕೆಯಿಂದ ಮನಸ್ಸು ಎಷ್ಟರ ಮಟ್ಟಿಗೆ ಉದಾಸವಾಗಿದೆ ಬೇಸರಗೊಂಡಿದೆಯಂದರೆ ನೀನೇನು ಹೇಳಾ ಇದೀಯ. ಏನು ಕೇಳೋದಕ್ಕೆ ಅಪೇಕ್ಷೆ ಪಡ್ಡಾ ಇದೀಯ, ಅನ್ನೋದೆಲ್ಲ ಶಿಖಿರದ ಎದೆಯನ್ನು ಶೋಧಿಸುತ್ತ ಹೋಗುವ ಮೋಡಗಳ ಹಾಗೆ ಮೇಲಿಂದಲೇ ಜಾರಿಹೋಯಿತು. ಮತ್ತು ಒಳಗಿನ ಹೆಚ್ಚಿಗಳ ಸಂಘಟನೆಯಿಂದ ಮುಕ್ತವಾದ ಯಾವುದೇ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗದೆ, ಯಾರಿಗಾದರೂ ಉತ್ತರವನ್ನಾದರೂ ಹೀಗೆ ಹೊಡಲಿ?

“ಕಳೆದ ನಿನ್ನ ದುಃಸ್ಥಿತಿ ಹಾಗ ದ್ವಂದ್ವದಿಂದ ಚದುರಲಿಲ್ಲ. ನಾನು ನೋಡುತ್ತಿರುವುದರ ಬೆತ್ತಲೆಯನ್ನು ಸಹಿಸಲು ಸಾಧ್ಯವಾಗುವುದೇ ಇಲ್ಲ. ವಿಚಿತ್ರ ಇದು. ಸ್ತೀ ಚೇತನವಿದೆಯಲ್ಲ, ಅದು ತಲೆಯೆತ್ತುತ್ತೆಲೇ ಸರ್ವದ ಹೆಡೆಯೆತ್ತಿದ ಹಾಗೆ. ಯಾರಿಗೆ ಎಂದು ಕೇಳಿದೀಯ! ಈ ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿಯೂ ಲಾರಿಯ ಬಲವನ್ನು ಒಳಸಿ ಅಧಿಕಾರವನ್ನು ನಿರಾತಂಕವಾಗಿ ನಡೆಸಲು ಬಲಿಯ ಪರಂಪರೆಯಲ್ಲಿ ವಿಶ್ವಾಸವಿಡುತ್ತಾರಲ್ಲ... ಅವರಿಗೆ!”

ಯಾಕೋ ಮತ್ತೆ ಜೀವ ಭಾರವನಿಸಬೇಕಾಗಿತು. ಹಷಟಳಿಗೆ ಗೊತ್ತು, ಸುನಂದಾಳ ಭಸ್ತುವಾಗುವ ಪಾರ್ಥಿವ ಶರೀರದ ಬಳಿಯೇ ನಾನಿದ್ದೇನೆ ಎಂದು ಅಂದುಕೊಂಡಿದ್ದಾಗೆ!

೧೯೬ / ಆವಿಗೆ

ಚಹಾದ ಎರಡೂ ಲೋಟಗಳನ್ನು ಕಾಫಿಯ ಡಬ್ಬಾದ ಮುಜ್ಜಳವನ್ನೇ ಟ್ರೀಯನ್ನಾಗಿ ಮಾಡಿ ಅದರಲ್ಲಿ ಇಟ್ಟಕೊಂಡು ಅಡುಗೆ ಮನೆಯಿಂದ ಹೊರಬಿದ್ದ ಬೈತಕ್ಕಿನ ಕಡೆ ಹೊರಟಳು.

“ನೀನು ಹೇಳು, ಕಿಶೋರಿಬಾಯಿ ನಿನ್ನ ಬಳಿಯೇ ಚೀಟಿಯನ್ನು ಕೊಟ್ಟಿದ್ದೇಕೆ?”

“ಅದೆಲ್ಲ ಸ್ವಪ್ನವಿದೆಯಲ್ಲ, ಅಪ್ಪನಿಗೆ ಕೊಡಲಿಕ್ಕೆ ಸುನಂದಾಳ ಅಕಾಲಿಕ ಘೃತ್ಯವನ್ನು ತಿಳಿಸಬೇಕಾಗಿತ್ತಲ್ಲ!”

“ತಪ್ಪು! ನೀನು ಯೋಚಿಸಿದ ರೀತಿಯಲ್ಲಿ ಕಿಶೋರಿಬಾಯಿಯ ಉದ್ದೇಶ ಇಲ್ಲ.”

“ಹಾಗಂದರೇನು?”

“ಚೀಟಿಯನ್ನು ವಿಶೇಷವಾಗಿ ನೀನು ಓದಲಿ ಅಂತಾನೇ ನಿನ್ನ ಬಳಿ ಕೊಟ್ಟಿದ್ದು ನಿನ್ನ ಅಪ್ಪಾಜಿಯ ಹೆಸರಿನಲ್ಲಿ ಬರೆದಿದ್ದಾಳೆ ಅಥವಾ ಬರೆಸಿದಾಳೆ ಅಂದರೆ ಅವರಿಗಾಗಿಯೇ ಅಲ್ಲ... ತಿಳಿಕೊ!

“ನನಗಾಗಿ ಯಾಕೆ?” ಯಾಕೋ ಅವಳ ಮಾತಿನಲ್ಲಿ ವಿಶ್ವಾಸವಾಗಲಿಲ್ಲ.

“ಅವಳ ಉದ್ದೇಶ ಏನೂಂದರೆ, ನಿನಗೂ ಅವರಿಗೂ ಏನು ಸಂಬಂಧವಿದೆಯೆಂಬುದು ನಿನಗೆ ಗೊತ್ತಾಗಲಿ ಅಂತ. ಅವರ ಸಂಬಂಧದ ಮಣಿದಿಂದ ನೀನು ಮುಕ್ತವಾಗುವಂತಿಲ್ಲ. ಸುನಂದಾ ಉಳಿಯಲಿಲ್ಲ, ಈಗೇನಾಗಿದೆ ಅಂದರೆ... ಅವಳ ಜಾಗಾದಲ್ಲಿ ನೀನಿದೀಯ..!”

“ನಾನು... ಆಹಾ... ಯಾರಾದರೂ ಮಗಳ ಸ್ಥಾನವನ್ನು ತುಂಬೋದಕ್ಕೆ ಸಾಧ್ಯಾನಾ? ಅದರಲ್ಲಿ, ಯಾರ ತರಂದೆಯ ಜೊತೆ ಅವರು ಅನ್ಯೇತಿಕ ಸಂಬಂಧ ಇಟ್ಟಕೊಂಡಿದ್ದರು ಎಂದು ಗೊತ್ತಾದಮೇಲೂ... ಹೀಗೆಲ್ಲ ಯೋಚಿಸಲು ಸಾಧ್ಯವಾ?”

“ಬೇಡವಾದದ್ದರ ಹರುಕಿನ ತೂತು ಅಪ್ಪು ಸಾಮಾನ್ಯವಲ್ಲ, ಹಷಾಂ, ವ್ಯಾಪಹಾರಿಕತೆಯ ಅಂಗೈನಿಂದ ಮುಚ್ಚಿವುದು, ಸಿಟ್ಟಿನ ಖಾಲಿತನದಿಂದ ಹೊರಬಂದು ಕ್ಷಮಾಶೀಲನಾಗುವುದು ಸಾಮಾನ್ಯ ಸಂಗತಿಯಲ್ಲ ಹಷಾಂ!”

ಹಷಾಂ ಸ್ವರ ಯಾಕೋ ಬೇರೆಯಾಯಿತು.

“ಮರ್ಚೆ ನಿನ್ನದು! ಅರ್ಥ-ಮುಕ್ತಾಲು ಜೀವನ ಕಾಲ ‘ಉಳಿದುಬಂದಿರುವ’ ಸಂಬಂಧವನ್ನು ಮಗ್ನಾವಾಗಿ ಪೋಷಿಸಿಕೊಂಡುಹೋಗು. ಆದರೆ ಗಂಟಹಾಕಿಕೋ. ಅಸ್ಥಿರತೆಯನ್ನು ಎದುರಿಗಿಟ್ಟಕೊಂಡರೆ, ಗೂಟದ ಸುತ್ತ ಗಿರಂತಿ ಹೊಡಿತಿರತೀಯಾ. ಆಗ ಕೊಡುವ ಸಾಮರ್ಥ್ಯವೂ ಇರ್ಮಾದಿಲ್ಲ, ತೆಗೆದುಕೊಳ್ಳುವ ಸಾಮರ್ಥ್ಯವೂ ಇರ್ಮಾದಿಲ್ಲ.”

“ಏನೂ ಮಾಡಲಾಗದ ತರಹೆ...”

ಅವಳ ಹಣಕೆಯ ಮೇಲೆ ಉದ್ದಿಗ್ನತೆಯ ನಿರಿಗೆಗಳು ಮೂಡಿದವು.

“ನನನ್ನ ನೀನು ನನ್ನ ಸ್ಥಳದಲ್ಲಿ ನಿಂತು ಅರಿತುಕೊಳ್ಳೋ ಪ್ರಯತ್ನ ಮಾಡು.”

ಅವಳ ಮಾತು ಪ್ರಾರ್ಥಿಸಿದರೋಳಗೇ ಹಷಟ್ ಅವಳ ಬೆರಳನ್ನು ಬಿಟ್ಟಬಿಟ್ಟಳು. ಎಷ್ಟೊಂದು ನಿಮ್ಮಾದ್ಯಂ ಎಲ್ಲಿ ಕಳೆದುಹೋದಳೋ!

ಬಿರುಗಾಳಿಯಲ್ಲಿ ಶ್ವಾಸ ತುಂಬಿಕೊಳ್ಳಲಾಗದ ವಿಕಲತೆಯನ್ನು ಅನುಭವಿಸುತ್ತು. ಅವಳು ತ್ವೀ ಹಿಡಿದು ತಂದೆಯ ಬಳಿ ಬಂದಳು. ಕುಚ್ಚಿ ಎಳೆದು ತ್ವೀಯನ್ನು ಕುಚ್ಚಿಯ ಮೇಲಿಟ್ಟಳು. ಶಿಧಿಲವಾದ ದೇಹವನ್ನು ಪ್ರಯತ್ನಪೂರ್ವಕ ತಳ್ಳುವಂತೆ ಬಾಗಿದ ಅಪ್ಪಾಜಿಯ ಮುದುಡಿದ ದೇಹಕ್ಕೆ ಆತುಕೊಂಡು, ಮಂಚದ ಆಸರೆ ಪಡೆದು ಚಹಾ ಕುಡಿಸಲು ನಿಂತುಕೊಂಡಳು.

ಸುನಂದಾಳ ತಂದೆಯಾಗಿ ತಂದೆಯವರು ಅವಳ ಅಪ್ಪಾಜಿಯಾಗಿ ಉಳಿಯಲಿಲ್ಲವೇ? ಮುಖಿಮುದ್ರೆಯಲ್ಲಿನೂ ಯಾವುದೇ ಅಂತರ ಕಾಣಲಿಲ್ಲ.. ಆದರೂ....

2

ಮೇಡಂ ಘಾಸ್ಸಾನಿಯವರ ಕೈ ಸ್ವಿಯರಿಂಗ್ ಮೇಲಿತ್ತು.

ಅವಳು ಹನ್ನೊಂದು ಗಂಟೆಗೆ ಅವರ ಮನೆಗೆ ತಲುಪಬೇಕಾಗಿತ್ತು. ಮಣಿಕಟ್ಟಿನಲ್ಲಿ ಕಟ್ಟಿದ್ದ ವಾಚ್ ಅವಳಿಗೆ ಅಸಮಾಧಾನವಾಗಲು ಬಿಡಲಿಲ್ಲ. ಸರಿಯಾಗಿ ಹತ್ತಾರುಮುಕ್ಕಾಲು ಗಂಟೆಗೆ ಅವಳು ಅವರ ಮನೆಯ ಬಾಗಿಲ ಗಂಟೆ ಬಾರಿಸಿದ್ದಳು. ಸಿದ್ಧಾಗಿದ್ದು ‘ಶಾಬ್’ ಅದೇ ಶೈಲಿಯಲ್ಲಿ ಬಾಗಿಲಿನಲ್ಲಿ ಅವಳ ಸ್ವಾಗತ ಮಾಡಿದ. ಆದರೆ ಬಾಗಿಲು ತೆರೆಯಲು ಇಂದು ತಡವಾಗಲಿಲ್ಲ. ತಡವಾದರೂ ಬಹುಶಃ ಅವಳಿಗೆ ಹೊಂದರೆಯಾಗುತ್ತಿರಲಿಲ್ಲ. ಆಭರಣದ ಶೋರೂಂ ಮನೆಯಲ್ಲೇ ಇದೆ. ರಕ್ಷಣೆಯ ದೃಷ್ಟಿಯಿಂದಲೂ ಸರಪಳಿ ಸಿಕ್ಕಿಸಿ ಬಂದದವರನ್ನು ಪರೀಕ್ಷಿಸುವುದು ‘ಶಾಬ್’ ನಿಗೆ ಅನಿವಾರ್ಯವಾಗಿತ್ತು.

ಗುಲಾಬಿಯ ಬದಲು ಬಾಳದ ಬೇರಿನ ಗಾಡಿಯನ್ನೇರಿ ಹತ್ತಿರ ಬಂದ ಪರಿಮಳವು ಮೇಡಂ ಬೃತಕ್ಕನ್ನು ಪ್ರವೇಶಿಸುತ್ತಿರುವುದರ ಸೂಚನೆ ಕೊಟ್ಟಿತು. ಬಾಳದ ಬೇರಿನ ಪರಿಮಳ ಬಂದು ಕ್ಷಣಾ ಅವಳನ್ನು ತುಂಬಿಕೊಂಡಿತು.

ಅವಳು ಎದ್ದು ನಿಲ್ಲುತ್ತಿಲೇ ನಮಸ್ಕಾರವನ್ನು ಲಕ್ಷ್ಯಸದಿರುವಂತೆ ಬ್ಯಾಸಿ ಆಗಿರುವ ಭಾವನೆಯನ್ನು ಹೊದ್ದು, ಅವರು ಅವಳೊಡನೆ ಮಾತನಾಡಿದರು. ಕುಳಿತುಕೊಳ್ಳಲು ಸಮಯವಿಲ್ಲ. ಅವಶ್ಯವಾದ ಖಿರೀದಿಗಾಗಿ ತಕ್ಷಣ ಹೊರಡಬೇಕಾಗಿದೆ. ಗಾಡಿಯಲ್ಲೇ ಅವಳೊಡನೆ ಮಾತುಕತೆ ಆಗುತ್ತದೆ.

“ನಡೆ” ಅವರು ಬಿರುಗಾಳಿಯ ವೇಗದಲ್ಲಿ ಹೊರಟರು.

ಚಿಮೆನೆ ಬುಡ್ಡಿ ತಕ್ಷಣ ನಂದಿತು.

ಬಹುಶಃ ಇಂದೂ ಯಾವ ಮಾತುಕತೆಯೂ ಆಗಲಿಕ್ಕಿಲ್ಲ ಅನಿಸಿತು. ಇಂದಿನಿಂದಲೇ ಮೇಡಂ ನೌಕರಿಗೆ ತನ್ನನ್ನು ನೇಮಕ ಮಾಡಿಕೊಂಡರೆ ಸಂಜೆಯೊಳಗೆ ಮನೆಗೆ ಬರಲು ಸಾಧ್ಯವಾಗಲಿಕ್ಕಿಲ್ಲವೆಂದು ಮನೆಯಲ್ಲಿ ಹೇಳಿ ಬಂದಿದ್ದಳು. ಎರಡು ದಿನದಿಂದ ಅಪ್ಪಾಜಿಯ

೧೮ / ಆವಿಗೆ

ಕಾಲಿನ ಮಾಲಿಶ್ ಬಿಟ್ಟುಹೋಗಿದೆ. ಮುನಿಯಾಳಿಗೆ ಮಾಡಲು ಸಾಧ್ಯವಾಗುತ್ತಿಲ್ಲ. ಅಮೃತ ಈ ದಿನ ಮನೆಯಲ್ಲಿದ್ದಾಳೆ. ಅದನ್ನು ಅವಶ್ಯವಾಗಿ ಮಾಡಲು ಹೇಳಿಬಂದಿದ್ದಾಳೆ. ಸೋಂಗಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾಕೆ? ಅಮೃತ ಮರಣದ ಸಂದರ್ಭದಲ್ಲಿ ಅವರ ಮನೆಗೆ ಹೋಗುವುದಿಲ್ಲ. ‘ನಾಲಾಸುಪಾರಾ’ದ ಯಾವುದೋ ಗುಡಿಸಲಿನಲ್ಲಿ ವಾಸವಾಗಿದ್ದಾಳೆ. ನಾಳೆ ‘ಶ್ರಮಚೀವಾ’ ತೆರೆದ ಮೇಲೆಯೇ ಸೋಂಗಿನಿ ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಅನ್ನಪುದು ಗೊತ್ತಾಗುವುದು. ಮನೆಯಿಂದ ಹೊರಡಲೇಬೇಕಾಗಿತ್ತು. ಅವಳು ಇಲ್ಲದಿರುವುದನ್ನು ಹೆಗಲಮೇಲೆ ಹೊತ್ತುಕೊಂಡು ಹೇಗೆ ಹೊರಡುತ್ತಾಗೆ! ಸುನಂದಾ ಇಲ್ಲವಾಗಿರುವುದೇ ಈವರಗೆ ಕಲ್ಲಿನಂತೆ ಅವಳ ಎದೆಯಮೇಲೆ ಹೇರಿಕೊಂಡಿದೆ.

“ನಿಮ್ಮ ಮನೆಯ ಖಚು ಸ್ಥಳಲವಾಗಿ ಎಷ್ಟರಲ್ಲಿ ಮುಗಿಯಬಹುದು? ಯೋಜನೆ ಮಾಡಿ ಹೇಳು ಸ್ವಲ್ಪ” ಮೇಡಂ ವಾಸ್ತವಿಕವರ ಸ್ವರ ಮೃದುವಾಗಿತ್ತು.

ಪಕ್ಕದಲ್ಲಿ ಶೂತಿದ್ದ ಅವಳು ಒಂದು ಕ್ಷಣಿ ಮೇಡಂ ಕೇಳಿದ ಅನಿರೀಕ್ಷಿತ ಪ್ರಶ್ನೆಗೆ ತಡೆಬಡಿಸಿದಳು. ಒಮ್ಮೆಲೇ ಉತ್ತರ ಹೊಳೆಯಲ್ಲಿ. ಜೋಪಾನವಾಗಿ ಮುಚ್ಚಿಟ್ಟುಕೊಂಡ ದೇಹದ ಮೇಲಿನ ಬಟ್ಟೆಯನ್ನು ಸ್ವಯಂ ಕಳಜುವುದು ಸುಲಭವೇ?

ಮನೆಯ ಬಟ್ಟೆನ್ನು ಅಮೃತ ಮಾಡುತ್ತಾಳೆ. ಹಣ ತಂದು ಅವಳ ಕ್ಯೆಯಲ್ಲಿ ಇಡ್ಯೋದಪ್ಪೇ ಅವಳ ಕೆಲಸ ಅಪ್ಪಾಜಿಯವರು ಇದೇ ಪರಂಪರೆ ಹಾಕಿಕೊಟ್ಟಿದ್ದಾರೆ. ಅಮೃತನೊಡನೆ ಸ್ವಲ್ಪ ಅಪ್ಪಾಮಾರ್ಣಿಕತೆಯನ್ನು ಅವಳು ಮಾಡುವುದುಂಟು. ಫಾಲ್ ಹಜ್ದಿದರಲ್ಲಿ ಕೆಲವನ್ನು ಅಮೃತ ಕ್ಯೆಗೆ ಹೊಡುತ್ತಾಳೆ, ಸ್ವಲ್ಪ ಖಿರ್ಚಿಗಾಗಿ ತಾನಿಟ್ಟುಕೊಳ್ಳುತ್ತಾಳೆ. ಅಮೃತನ ದೃಷ್ಟಿಗೆ ಬೀಳದಂತೆ ಒಂದೇಬಾರಿಗೆ ಮುಗಿಸಿದ ಸೀರೆಗಳ ಬಗಗೆ ಅಮೃತನಿಗೆ ಸ್ವಲ್ಪವೂ ವಾಸನೆ ಬರದಂತೆ ನೋಡಿಕೊಳ್ಳುತ್ತಾಳೆ ಅವಳು. ಯಾಕೆಂದರೆ ಹಣ ಕೇಳಿದ ಕೂಡಲೇ ಕವ್ವು ಹೊಗೆಯುಗುಳುವ ಎಂಜಿನಿನ ಹಾಗೆ ಭೂರ್ ಭೂರ್ ಅನ್ನತೊಡಗುತ್ತಾಳೆ. ಖಾಲಿ ಜೇಬು ತೋರಿಸುತ್ತಾಳೆ. ಯಾರಿಗಾದರೂ ಪೋನ್ ಅವಶ್ಯ ಮಾಡಬೇಕಾಗಿದೆ, ಅಥವಾ ಲೋಕಲೋನಲ್ಲಿ ಹೋಗಿ ಬಂದು ಮಾಡಬೇಕು, ಹೇಗೆ ಮಾಡಬೇಕು ಅದನ್ನೆಲ್ಲ ಅವಳು? ಮೊದಲು ನಾಲ್ಕನೆಯ ಅಂತಸ್ತಿನ ಕರಮರಕರ ಆಂಟಿ ಹೇಳಿದಾಗ ನಿಸ್ಪಂಕೋಚವಾಗಿ ಅವಳ ಮನೆಯಿಂದ ಪೋನ್ ಮಾಡುತ್ತಿದ್ದಳು. ಒಂದು ದಿನ ಮಮತಾ ಗೆಳಿತನದ ಸಂಕೋಚವನ್ನು ಗೂಡಿನಲ್ಲಿಟ್ಟು ತಿವಿದೇ ಬಿಟ್ಟಿದ್ದಳು—‘ನೀನು ನಮ್ಮ ಮನೆಯನ್ನು ಪಬ್ಲಿಕ್ ಬೂತ್ ಮಾಡಿಬಿಟ್ಟಿದ್ದೀರ್ಯಾ? ನೀನು ಮಾಡು, ಮಾಡದೆ ಇರು, ಮೊಹಲ್ಲಾದವರನ್ನೆಲ್ಲ ಕರೆಕರೆದು ಪೋನ್ ಹಿಡಿಸುತ್ತಿರ್ಯಾ. ಬಿಲ್ ಯಾಕಿಪ್ಪು ಜಾಸ್ತಿ ಆಯಿತು ಎಂದು ಅಪ್ಪಾಜಿ ಸಿಟ್ಟು ಮಾಡ್ರಿರ್ಯಾರೆ. ಸರಿ, ಕರೆದು ಬರಲು ನಮಗೇನೂ ಖಚು ಬರುವುದಿಲ್ಲ. ಸರಿ, ಮೇಲ್ಯಾ ಇದಾನೆ. ಓಡಿಹೋಗಿ ಹೇಳಾನೆ—ಮೇಲಾಗಿ ಮನೆಯ ವಿಕಾಂತದ ಪ್ರಶ್ನೆಯೂ ಇದೆ?’ ಆ ದಿನದಿಂದ ಅವಳು ಪೋನ್ ಮಾಡಲು ನಾಲ್ಕನೆಯ ಮಹಡಿಗೆ ಹೋಗುವುದಿಲ್ಲ. ಕೇಳಲು ಒಮ್ಮೊಮ್ಮೆ ಹೋಗಲೇಬೇಕಾಗುತ್ತದೆ.

ಕರೆಯಲು ಮಮತಾ ಸ್ವಯಂ ಕೊರತೆ ಮಾಡುವುದಿಲ್ಲ. ಮನಸ್ಸಿನಲ್ಲೇ ಕುದಿಯಬಹುದು. ಬಹುಶಃ ಆಂಟಿಯ ಭಯದಿಂದ ಅವಳ ಸೋಕ್ಕಿಗೆ ಹಿಡಿತ ಉಂಟಾಗಿರಬಹುದು.

ಕಾರ್ಮಿಕರ ಸಂಘದ ಸಂಬಳದ ಪಟ್ಟಿಯನ್ನು ತಾನೇ ಅಮೃತ ಕೈಗೆ ಮುದ್ದಾಂ ಕೊಟ್ಟಿದ್ದಳು. ಆದರೆ ಕೆಲಸದ ಮೇಲೆ ಅಲ್ಲಿ ಇಲ್ಲಿ ಹೋಗಿದ್ದರ ಬಗೆಗೆ ಸಿಗುವ ಬಾಡಿಗೆ ಭತ್ತೆಯ ಹಣವನ್ನು ಅಡಗಿಸಿ ಇಟ್ಟುಕೊಳ್ಳುತ್ತಿದ್ದಳು. ಪಾಸ್ ಸೌಲಭ್ಯವಂತೂ ಇತ್ತು. ಅಲ್ಲದೆ ಹಿಂದೆಲ್ಲಾ ‘ಶ್ರಮಜೀವಾ’ ಕ್ಷೇತ್ರದಲ್ಲಿ ಹೋಗುವಾಗ, ತಂಬ ಬುದ್ಧಿವಂತಿಕೆಯಿಂದ ಒಂದಿಪ್ಪತ್ತೆ ಗ್ರಹ ಹಪ್ಪಳದ ಹಣ ಅಮೃತ ಕೈಯಲ್ಲಿಡುತ್ತೇ ಇರಲಿಲ್ಲ. ಸುಮೃತೇ ಮುನಿಯಾಳ ಗೋಳಕದಲ್ಲಿ ಸೇರಿಸಿಬಿಡುತ್ತಿದ್ದಳು. ಅಂಥ ಸಂದರ್ಭ ಬಂದಾಗ ಬೇಕಾಗುತ್ತದೆ ಎಂದು.

ಉತ್ತರವನ್ನಂತೂ ಹೇಳಲೇಬೇಕು ಮೇಡಂಳಿಗೆ.

ಕಾರ್ಮಿಕರ ಸಂಘದ ಸಂಬಳವನ್ನು ನೆನಪಿಸಿಕೊಂಡಳು. ಅಮೃತ ಗಳಿಕೆಯ ಅಂದಾಜು ಮಾಡಿದಳು. ಉಳಿದ ಚಿಕ್ಕಪುಟ್ಟ ಗಳಿಕೆ ಸೇರಿಸಿದಳು. ಲೆಕ್ಕ ಸುಮಾರು ಮೂರು ಸಾವಿರದಷ್ಟುಯಿತು. ನಿಂಬಾಯವೇ, ಮೂರೂವರೆ ಸಾವಿರದ ಒಳಗೆ ಮನೆಯ ವಿಚುರ ಸಾಗುವುದಿಲ್ಲ. ಕೂಡಿಸಿ-ಕಳೆದ ನಂತರವೂ, ಹಾಲಿನ ಬಾಕಿ ಪ್ರತಿತಿಂಗಳು ಏರುತ್ತಲೇ ಇರುತ್ತದೆ.

“ಮನೇಲಿ ಕೂತು ರದ್ದಿ ಪೇಪರ್ ಮಾರಾಟ ಮಾಡಿದೀಯಾ? ಎಲ್ಲಿ ಕಳೆದುಹೋದೆ?”

ನಗುಬಂತು-ರದ್ದಿ ಮಾರಾಟ ಮಾಡುವವರ ಜೊತೆ ಚೌಕಾಶಿ ಮಾಡುವುದು ಅಮೃತಿಗೆ ಶ್ರಯವಾದ ವ್ಯವಹಾರ ಅವಳದಲ್ಲ! ರದ್ದಿ ಪೇಪರು ಮಾಡುವದಕ್ಕೆ ಮೊದಲು ಪತ್ರಿಕೆ ಮನೆಗೆ ಬರಬೇಕಲ್ಲ!

“ಮೂರೂವರೆ ಸಾವಿರದ ಒಳಗೆ ಕುಟುಂಬದ ಜೀವನ ನಿರ್ವಹಣೆ ಆಗೋದಿಲ್ಲ” ಸಂಕೋಚ ಪಟ್ಟುಕೊಳ್ಳುತ್ತ ಅವಳು ಬಾಯಿತೆರೆದಳು.

“ಆದಾಯದ ಮೂಲ?”

“ಹದಿನ್ಯೆದು ನೂರು ಸುಮಾರು ಅಮೃತ ‘ಶ್ರಮಜೀವಾ’ದಿಂದ ಗಳಿಸುತ್ತಾಳೆ. ಹದಿನ್ಯೆದುನೂರು ನನಗೆ ಸಂಘದಿಂದ ಸಿಗುತ್ತಿತ್ತು. ಉಳಿದ ಚಿಕ್ಕಪುಟ್ಟ ಗಳಿಕೆಗಳಿಗೆ ಅದೂ ಇದೂ ಕೆಲಸ ಮಾಡಿದ್ದೇವು. ಈಗ ಸ್ವಿತಿ ಬಹಳ ಕೆಳಮಟ್ಟಕ್ಕೆ ಹೋಗಿದೆ. ಸಂಘದ ನೌಕರಿಯನ್ನು ಬಿಟ್ಟು ತಕ್ಕಣ ನನ್ನ ಹದಿನ್ಯೆದು ನೂರು ರೂಪಾಯಿಗಳಿಗೆ ಕತ್ತರಿಬಿತ್ತು. ಹಾಗೆ ನಾನು ಸಂಘ ಬಿಡುತ್ತೇ ಶ್ರಮಜೀವಾದಲ್ಲಿ ಹಪ್ಪಳ ಮಾಡಿ ಏಳಿಂಟು ನೂರು ಸಂಪಾದಿಸುತ್ತಿದ್ದೇನೆ. ಆದರೆ ಹೇಳಿದ್ದೆನಲ್ಲ ನಿಮಗೆ...

“ಹೇಳಿದ್ದೆ. ಮತ್ತೊಂದು ಬಾರಿ ಸ್ವಲ್ಪ ನಿನ್ನಿಂದ ಕೇಳಿ ತಿಳಿದುಕೊಳ್ಳೋ ಇಚ್ಛೆಯಾಯಿತು”. ಮೇಡಂ ತುಸು ಮೊನಜಾಗಿ, ಅವಳದೇ ಧಾಟಿಯಲ್ಲಿ ‘ಹೇಳಿದ್ದೆ’

೨೦೦ / ಆವಿಗೆ

ಎಂದು ಮರುಕಳಿಸಿದರು.”

ನನ್ನವನ್ನು ತಡೆದಳು. ಅವರ ಮಾತು ಗೃಹಿಸಿದಳು.

ಅವಳು ಬಾರಿಬಾರಿಗೆ ‘ಹಾಗಂದರೆ’ ಎಂದು ಕೇಳುವ ಬಗ್ಗೆ ಅಪ್ಪಾಜಿ ಸಿಟ್ಟು ಮಾಡುತ್ತಿದ್ದರು.

“ಹಾಂ... ನಮ್ಮೆತಾ... ನಿನ್ನ ಹೇಳಿಕೆ, ಅಂದರೆ ನಿನ್ನ ಮಾತಿನ ಅಥರ್ ಸಂಪೂರ್ಣವಾಗಿ ನನಗೆ ತಿಳಿಯಲ್ಲಿ” ಸ್ವಲ್ಪ ಹೊತ್ತಿನವರೆಗೆ ಮೇಡಂ ಏಕಾಗ್ರಚಿತ್ತರಾದರು.

ಅವರು ಏನಾದರೂ ಹೇಳಿದ ಹೊರತು ಅವಳು ತನ್ನ ಕಡೆಯಿಂದ ಯಾವುದೇ ಮಾತು ಪ್ರಾರಂಭಿಸುವ ಸಾಹಸವನ್ನು ಮಾಡಲು ಸಾಧ್ಯವಿರಲಿಲ್ಲ. ಸ್ವಿಯರಿಂಗ್ ಪ್ಲೀಲ್ ಮೇಲೆ ಇದ್ದ ಅವರ ಸುಕೋಮಲ ಕೈಗಳನ್ನು ಅವಳು ಕೊನೆಯಿಂದಲೇ ನೋಡಿದಳು. ಬೆರಳಿನಲ್ಲಿ ಹಾಕಿದ ವಜ್ರದಂಗುರದ ಹೊಳಟಿನ ಕಿರಣಗಳನ್ನೂ ಕೊಡ. ಹಾಗೆಯೇ ಗಾಡಿಯ ಕಿಟಕಿಯಾಚೆ ಸರಿಯುತ್ತಿದ್ದ ಪ್ರದೇಶಗಳನ್ನು. ಅವಳು ಅವುಗಳಲ್ಲಿ ಕೆಲವನ್ನು ಬಲ್ಲಬು. ಗೊತ್ತಿಲ್ಲದ ಕೆಲವನ್ನು ಅನುಮಾನದಿಂದ ತಳ್ಳಿಹಾಕುವ ಕೆಲಸ ಮಾಡುತ್ತಿದ್ದಳು.

ಹಳೆಯಕಟ್ಟಡಗಳ ಹಳೆಯ ನಿವಾಸಿಗಳ ಬಗೆಗೆ ಅವಳಿಗೆ ತುಂಬ ತಕರಾರು ಇತ್ತು. ಹೂವು-ಬಳ್ಳಿಯ ಗಿಡಗಳನ್ನು ತೊಗುಹಾಕುವುದಿದ್ದರೆ ಯೋಗ್ಯವಾದ ರೀತಿಯಲ್ಲಿ ತೊಗುಹಾಕಲಿ. ಮುಕ್ಕೆನ ಕುಂಡಗಳಲ್ಲಿ ಹಾಕಲಿ. ಜಂಗು ಹಿಡಿದ ಡಾಲ್ಡು ಡಬ್ಬಿಯಲ್ಲಿ ಮಣ್ಣು ತುರುಕಿ ಗಿಡ ಉಂಟಾಗಿ ಅವಶ್ಯಕತೆಯಾದರೂ ಏನಿದೆ?

“ನಮ್ಮಲ್ಲಿ ನೋಕರಿ ಮಾಡಲು ಬಯಸುತ್ತೀಯಾ?” ಮೇಡಂ ಪ್ರಶ್ನೆ ಅವಳನ್ನು ಬೆಚ್ಚಿಬೇಕಿಸಿತು.

ನೋಕರಿ ಕೊಡುವವರು, ನೋಕರಿಯ ಆಸೆಯಿಂದ ಆರೆಜೀವವಾಗಿ ಕುಳಿತೀರುವವರನ್ನು ಇಷ್ಟೆಂದು ಮೃದುವಾಗಿ ಅವರ ಇಚ್ಛೆಯನ್ನು ತಿಳಿಯುವ ಪ್ರಯತ್ನ ಮಾಡುತ್ತಾರೆಯೇ?

“ನನ್ನ ಮನೋಭಾವ ನಿಮಗೆ ಅಪರಿಚಿತವೇನಲ್ಲ ಮೇಡಂ”

“ಆದರೂ ವಾಸ್ತವವಾಗಿ, ನಮ್ಮಲ್ಲಿ ಪತ್ರಗಳು ಟೈಪಿಂಗ್‌ಗಾಗಿ ಬಹಳವೇನೂ ಇರುವುದಿಲ್ಲ. ಆದರೆ ನಿನಗೆ ಯುತ್ತವಾದ ಬೇರೆ ಅನೇಕ ಕೆಲಸಗಳಿವೆ. ಅವುಗಳನ್ನು ಮಾಡಲು ನಿನಗೆ ತೊಂದರೆಯೇನೂ ಇರಲಾರದು.”

ಅವರ ಸ್ವರದಲ್ಲಿ ‘ತೊಂದರೆ’ಯ ವಿರುದ್ಧ ದೃಢತೆಯ ಹೊರತಾಗಿ ದಯನೀಯತೆ ಕರಗಿ ಸೇರಿಕೊಂಡಿತ್ತು.

“ಕೆಲಸ ಮಾಡಿಯೇ ನಾನು ಬಹುಶಃ ವಿಶ್ವಾಸ ಮೂಡಿಸಬಲ್ಲೇ, ಮೇಡಂ!”

“ಹಂ, ನೀನು ಹೇಳೋದರಲ್ಲಿ ತಪ್ಪೇನೂ ಇಲ್ಲ” ಮೇಡಂ ಪ್ರನಃ ವಿಚಾರಮಗ್ನರಾದರು.

ಬಾರಿ ಬಿರುಗಾಳಿಯ ಪೆಟ್ಟು ತಿಂದು ದೋಷೀಯ ಹೊಯ್ದಾಡತೊಡಗಿತು.

ಮೇಡಂ ಅರೆಭಾಗ ಅವಳ ಕಡೆ ತಿರುಗಿಕೊಂಡರು. ಆದರೆ ಮರುಕೊವೇ

ವಿಂಡೋಸ್ಕ್ರೋನ್ ಆಚೆ ರಸ್ತೆಯಲ್ಲಿ ತಡೆದು ನಿಂತಿದ್ದ ಬಸ್‌ನ್ನು ಸರ್ಟೆಂದು ಓವರ್‌ಟೇಕ್ ಮಾಡಿ ಗಾಡಿಯನ್ನು ಮುಂದುವರಿಸಿದರು.

“ನೀನು ನಮ್ಮ ಜೊತೆ ಕೆಲಸ ವಾಡ್ತೀರ್ಥಾ, ನಾಳೆಯಿಂದಲೇ, ಸಂತೋಷವಾಯಿತಾ?”

ಕೆವಿಯ ಮೇಲೆ ವಿಶ್ವಾಸವಾಗಲಿಲ್ಲ. ಮೇಡಂ ಅವರು ಶಬ್ದಗಳನ್ನು ಉಚ್ಚರಿಸುವ ತುಟಿಗಳನ್ನು ನೋಡಲಿಲ್ಲ. ಓರೆಗಣ್ಣೀನಿಂದಲೇ ಮೇಡಂ ಅವಳ ವಿಹ್ವಲ ದೃಷ್ಟಿಯನ್ನು ನೋಡಿ ಅವಳ ಆಶಯವನ್ನು ಅರಿತುಕೊಂಡರು. ಅವರ ಕಣ್ಣಗಳು ಪುನಃ ರಸ್ತೆಯಲ್ಲಿ ನೆಡ್ದಿದ್ದವು.

“ನಿನಗೆ ವಿಶ್ವಾಸವಾಗ್ತಾ ಇಲ್ಲವಾ?” ಅವರು ನಕ್ಕರು. “ನಂಬಿಕೋ! ನಾಳೆಯಿಂದ ನಿನ್ನ ನೋಕರಿ ಶುರು.”

ಭಾವವಿಹ್ವಲಳಾದ ಅವಳು ಸ್ವಿಯರಿಂಗ್ ವ್ಯೋ ಮೇಲಿದ್ದ ಮೇಡಂ ಮುಷ್ಟಿಯ ಮೇಲೆ ತನ್ನರಡೂ ಅಂಗ್ರೇಗಳನ್ನು ಸಂತೋಷದಿಂದ ಇಟ್ಟಳು.

“ಯಾವ ಶಬ್ದಗಳಿಂದ ನಿಮಗೆ ಕೃತಜ್ಞತೆ ಹೇಳಲಿ ಮೇರ್ವಾ!” ಕಂತ ಕಟ್ಟಿ ಬಂದು ಅವಳು ಮುಂದೇನೂ ಮಾತನಾಡಲಾಗಲಿಲ್ಲ.

“ಕೃತಜ್ಞತೆಯನ್ನು ಶಬ್ದಗಳಿಂದಲ್ಲ, ಕೆಲಸದಿಂದ ತೋರಿಸು.”

“ಹಾಂ” ಅವಳು ಎರಡೂ ಕೇಗಳನ್ನು ಮುಷ್ಟಿ ಕಟ್ಟಿಕೊಂಡು ತಲೆ ಬಗ್ಗಿಸಿದಳು. ದೃಷ್ಟಿ ಯಾಕೋ ಮಂಜಾದಂತೆ ಅನಿಸಿತು.

“ಸಂಬಳ ಎಷ್ಟು ಸಿಗುತ್ತದೆ ಎಂದು ಕೇಳೋದಿಲ್ಲವಾ?”

ಮುಖವನ್ನು ತಿರುಗಿಸಲಾಗಲಿಲ್ಲ. ಕಣ್ಣಿನಿಂದ ಚಿಮ್ಮತ್ತಿದ್ದ ಮಂಜನ್ನು ಗಂಟಲಿನಿಂದ ನುಂಗುವ ಪ್ರಯತ್ನ ಮಾಡಿದಳು.

ನಿರೀಕ್ಷೆ ಮಾಡಿದಪ್ಪು ಸಂಬಳ ಸಿಕ್ಕಿದ್ದರೂ ಅವಳು ಸಿಕ್ಕ ನೋಕರಿಯಿಂದ ಮುಖ ತಿರುಗಿಸಲು ಸಾಧ್ಯವೇ? ಅಮ್ಮ ಗೊಳಿಗುತ್ತಿದ್ದಳು ಹಿಂದಿನ ವಾರ-‘ಬೆಂಕಿ ಬಿದ್ದಿದೆ ಈ ಬೆಲೆಯೇರಿಕೆಗೆ. ಮಸಾಲೆ ಜಿನಸು ಎಷ್ಟೊಂದು ದುಭಾರಿಯಾಗಿವೆ. ಮೊಸು, ಧನಿಯಾ ಮುಂತಾದವುಗಳನ್ನು ಮುಟ್ಟುಲೂ ಆಗುವದಿಲ್ಲ. ಮೇಲಿನಿಂದ ಕಾಲದ ಆಫಾತ ಎಷ್ಟೊಂದು ಆಗಿದೆ ಅಂದರೆ ಅವಳು ಮೋದಲಿನ ಹಾಗೆ ಹೋಕ್ ವಿರೀದಿಗೆ ಮಂಡಿಗೆ ಹೋಗುವ ಹಾಗಿರಲಿಲ್ಲ. ಮನೆಯಲ್ಲಿ ಬೀಸುವುದು, ಹಟ್ಟುವುದು ಹೂಡ ಸಾಧ್ಯವಿರಲಿಲ್ಲ. ವರ್ಷಾವಧಿಗೆ ಆಗುವಪ್ಪು ಇಂಗು, ಅರಿಶಿಂ, ಮೆಣಸು, ಮುಂತಾದವುಗಳನ್ನೆಲ್ಲ ತಂದು ಬಡಿದಿದ್ದರೆ ನಿಶ್ಚಯವಾಗಿಯೂ ಹೀಗೆ ಸ್ವಲ್ಪಸ್ವಲ್ಪ ಸಾಮಾನು ತರಬೇಕಾದ ಕಷ್ಟ ಇರುತ್ತಿರಲಿಲ್ಲ. ಮಸಾಲೆ ಸಾಮಾನುಗಳಿಂತೂ ಅಥ ಬೆಲೆಗೆ ಸಿಗುತ್ತಿದ್ದವು. ನಾಲ್ಕು ಕಾಸು ಉಳಿದರೆ ನಾಲ್ಕು ದಿನದ ತರಕಾರಿ ಕೊಳ್ಳಲು ಆಗುತ್ತಿತ್ತು. ಆದರೆ ಇವೆಲ್ಲ ಕೆಲಸ ಆಗೋದಾದರೂ ಹೇಗೆ? ಯಾರಾದರೊಬ್ಬರು ಚೀಲ ತಾಗಾಡಿಸಿಕೊಂಡು ಹೋಕೆಲೊನಲ್ಲಿ ತಳ್ಳಿಸಿಕೊಳ್ಳುತ್ತ

೨೦೭ / ಆವಿಗೆ

ಹೋಗಬೇಕಾಗಿತ್ತು.”

“ಎಲ್ಲ ಮುಖಗಿಕೊಂಡಿದ್ದೀರೀ ನೀನು? ಸಂಬಳದ ವಿಷಯದಲ್ಲಿ ನೀನು ಉತ್ಸರ್ಕಣಾಗಿದ್ದ ಹಾಗೇ ಇಲ್ಲ....”

“ಉತ್ಸರ್ಕತೆಯಿಲ್ಲದಿರುವ ವಿಷಯ ಏನಿಲ್ಲ ಮೇಡಂ! ನೀವೇನು ಕೊಡ್ಡಿರೋ ಅದನ್ನು ತೋರೈತೇನೇ.”

“ಮೂರೂವರೆ ಸಾವಿರ ರೂಪಾಯಿಗಳಲ್ಲಿ ನಿನ್ನ ಕೆಲಸ ನಡೀತದೆಯಾ?”

“ಮೂರೂವರೆ ಸಾವಿರ...?”

“ಕಡಿಮೆಯಾಯ್ತಾ?....”

“ಇಲ್ಲ... ಇಲ್ಲ...ಹಾಗಲ್ಲ...” ಅವಳು ಗಡಬಡಿಸಿದಳು.

“ಹಾಗಾದರೆ?”

“ಬಹಳ ಹೆಚ್ಚಾಯಿತು. ವಿನೋದ ಮಾಡ್ತು ಇಲ್ಲವಾ ನೀವು...” ಅವಿಶ್ವಾಸದ ಆಳವಾಗಿ ಉರಿದ ಆಧಾರವನ್ನು ಪ್ರಕಟಿಸಿರಲಾಗಲಿಲ್ಲ.

“ವಿನೋದ? ನಿನ್ನೊಂದನೆ ವಿನೋದ ಮಾಡುವಂತಹ ಸಂಬಂಧ ಇನ್ನೂ ನೆಲೆಗೊಂಡಿಲ್ಲ... ಹೇಗೆ ವಿನೋದ ಮಾಡಲಿ? ನಮಿತಾ!”

“ಹಾಂ....” ಜಮತ್ತಾರ್ಗಳು ನಿಜವಾಗಿಯೂ ನಡೆಯುತ್ತವೆಯೆ? ಕಿಡಕಿಯಿಂದ ಹೊರಗೆ ನೋಡಬೇಕೆಂದರೂ ನೋಡಲಾಗಲಿಲ್ಲ ಅವಳಿಗೆ. ಒಳಗಡೆ ಗಂಟುಬಿದ್ದು ಬಿಡಿಸಲಾರದ ದಾರದ ಹಾಗೆ. ಅದನ್ನು ಬಿಡಿಸುವ ಪ್ರಯತ್ನವನ್ನೆಷ್ಟು ಮಾಡಿದರೂ ಉಗುರೇ ಕಿತ್ತು ಹೋಗುವವ್ಯಾ ನೋವಿನಿಂದ ಚಡವಡಿಸಿದಳು. ಸತ್ಯವನ್ನು ಹೇಗೆ ಜೀರ್ಣಸಿಕೊಳ್ಳಲು, ಸಹಿಸಿಕೊಳ್ಳಲು ಸಾಧ್ಯವಾದಿತು?

ಅಮೃನಿಗೆ ಹೇಳಿದರೆ ನಂಬುತ್ತಾಳೆಯೇ? ಏನೂ ಅಲ್ಲದ ನಮಿಯ ಅದ್ವಯವೀಗೂ ಬಡಲಾಗಬಹುದಾ? ಹನ್ನೆರಡೆ-ಹದಿನ್ಯೇದು ನೂರಿರ ಸಂಬಳ ಪಡೆಯವುದೇ ದೊಡ್ಡ ಸಂಗತಿಯಾಗಿರುವಾಗ, ಇಲ್ಲಿ ಮೂರೂವರೆ ಸಾವಿರದ ಸಂಬಳ, ಅದೂ ಯಾವುದೇ ಶಿಫಾರಸು-ಸಹಾಯ ಇಲ್ಲದೆ!”

ಅಮೃ ಇಷ್ಟಪಟ್ಟರೆ ‘ಶ್ರಮಜೀವಾ’ದಲ್ಲಿ ಹಪ್ಪಳ ತಟ್ಟವುದನ್ನು ಬಿಟ್ಟು ಮನೆಯಲ್ಲಿ ಇರಬಹುದು.

ಇನ್ನು ಮುಂದೆ ಅಂಗ್ಯೇಯನ್ನು ತಟ್ಟಿ ತಟ್ಟಿ ಕಲ್ಲು ಮಾಡಿಕೊಳ್ಳಬೇಕಾದ ಅವಶ್ಯಕತೆ ನಂಗಿಲ್ಲ ಅನ್ನಬಹುದು. ಹಾಗೆಯೇ ಮನೆ ಸಂಭಾಳಿಸಿಕೊಂಡು ಹೋಗುವುದೂ ಏನು ಕಡಿಮೆ ಕಷ್ಟದ ಸಂಗತಿಯಲ್ಲ. ಇನ್ನು ಮೇಲೆ ಅವಳು ಇಡೀ ದಿನ ಹೊರಗೆ ಇರಬೇಕಾದ ಅವಶ್ಯಕತೆ ಇರುವುದಿಲ್ಲ. ಆದರೆ ಒಳಗಿನ ನಿಜ ಏನೆಂದರೆ, ಎಷ್ಟೇ ಗಳಿಸಿ ತಂದು ಅಮೃನ ಕೈಗಿತ್ತರೂ ಅಮೃ ಬಹುಶಃ ‘ಶ್ರಮಜೀವಾ’ ಬಿಡಲಾರಳು. ಅವಳು ಹೋಗಿದೆ ಇದ್ದಾಗ, ಅವಳ ಮುಖ ನೋಡಲು ಆಗುವುದಿಲ್ಲ. ಅಲ್ಲಿನ ಜನರೊಡನೆ

ಅವರ ಸಹವಾಸದಲ್ಲಿ ಸಿಗುವ ಆಹಾರ ಮನೆಯಲ್ಲಿ ಕುಳಿತರೆ ಸಿಗುವುದು ಹೇಗೆ?

ಸುನಂದಾಳ ಶವದೊಂದಿಗೆ ನಾನು ಹೋದದಿನ ಅವಳು ‘ಶ್ರಮಜೀವಾ’ಕ್ಕೆ ಹೋಗಲಾಗಲಿಲ್ಲ. ಬಂದು ಸ್ವಾನ ಮಾಡಿದ ಮೇಲೆ ಅಮೃತಿಗೆ ಕೇಳಿದ್ದಳು-ಹೇಳಿದೇ ಹೋದ ಬಗ್ಗೆ ಶಾಹಬೆನ್ ಸಿಟ್ಪಾಗಿದ್ದಾರಾ ಏನು ಅಂತ.

ಶಾಹಬೆನ್ ಹೆಸರು ಹೇಳಿದ ತಕ್ಕಣ ಅಮೃತಪಚಾರಿ ಸರದ ಹಾಗೆ ಚಟ್ಟಪಟ್ಟಿಸಿದಳು.

ಮುದುಕಿಯ ಸ್ವಭಾವ ಜಗಟ್ಟಾಣೀರಾದದ್ದು, ಆದರೆ ಅಂದು ಅವರ ನಿಜವಾದ ರೂಪ ಕಾಣಿಸಿಕೊಂಡಿತ್ತು. ಅಂದು ಅರ್ಥ ದಿನಕ್ಕಿಂತ ಹೆಚ್ಚಿಗೆ ಹಪ್ಪಳ ತಟ್ಟಿವುದು ಬೇಡವೆಂದು ಅವರೇ ಫೋಷಣ ಮಾಡಿದ್ದರು. ಹಪ್ಪಳದ ಹಿಟ್ಟಿನ್ನು ಅರ್ಥ ದಿನಕ್ಕೆ ಸಾಲುವಪ್ಪ ಮಾತ್ರ ನಾದಿ ತಯಾರು ಮಾಡಲಾಗುವುದು. ‘ಶ್ರಮಜೀವಾ’ದ ಮಾಲಿಯಾಗಿದ್ದ ‘ರಾಮಚಂದ್ರ ಭಾವೂ’ನ ಮರಣದ ಶೋಕದಲ್ಲಿ ಅರ್ಥದಿನ ‘ಶ್ರಮಜೀವಾ’ನನ್ನು ವುಚ್ಚಲಾಗುವುದು. ಮತ್ತೊಂದು ಆವಶ್ಯಕ ಸೂಚನೆಯೆಂದರೆ, ಹಪ್ಪಳ ತಯಾರಿಸುವವರೆಲ್ಲರೂ ಅರ್ಥದಿನದ ಹಪ್ಪಳದ ಗಳಿಕೆಯನ್ನು ಬಡವ ರಾಮಚಂದ್ರ ಭಾವೂನ ಅಂತ್ಯೇಷ್ಟಿ ಕ್ರಿಯೆಗಾಗಿ ಕೊಡಬೇಕಂದು ಸರಾಫನುಮತದ ನಿಂಬಾಯ ಮಾಡಲಾಗಿತ್ತು. ‘ಶ್ರಮಜೀವಾ’ದ ಮುದುಕ ಮಾಲಿ ನಿನ್ನ ಸಂಜೆ ಟ್ರಿಕ್ಕಿನ ಅಡಿ ಸಿಕ್ಕು ಸತ್ತಿದ್ದ. ಪುಟ್ಟಪಾತ್ರಾಮೇಲೆ ಅಂಗಾತ ಬಿದ್ದುಕೊಂಡು ನಿದ್ದೆ ಮಾಡುತ್ತಿದ್ದ. ಸಿಮೆಂಟು ಮೂಟಿ ಹೇರಿದ್ದ ಟ್ರಿಕ್ಸನ ತ್ರೈವರ್ ಹೆಂಡ ಕುಡಿದು ಟ್ರಿಕ್ಕಿನ್ನು ರಾಮಚಂದ್ರ ಭಾವೂನ ಮೇಲೆ ಹತ್ತಿಸಿದ್ದ-ಸುತ್ತಲ್ಲ ಜನ ಸೇರುತ್ತಲೇ ತ್ರೈವರ್ ಓಡಿಹೋಗಿದ್ದ. ಟ್ರಿಕ್ಸನ ಯಜಮಾನನನ್ನು ಬಂಧಿಸಲಾಗಿದೆ. ಮೂರುಗಂಟೆಗೆ ರಾಮಚಂದ್ರಭಾವೂನ ಅಂತ್ಯಕ್ಕಿಯೆ ಇದೆ. ಎಲ್ಲರಿಗೂ ಗೊತ್ತಿರುವ ಹಾಗೆ ರಾಮಚಂದ್ರಭಾವೂ ಗಳಿಸಿದ್ದೆಲ್ಲ ಬಾಟಲಿಗೇ ಖಚಾರಗುತ್ತಿತ್ತು. ಬೆಳಿಗೆ ಅವನ ಮಗ-ಸೋಸೆ ಗಾಬರಿಯಾಗಿ ‘ಶ್ರಮಜೀವಾ’ ಕ್ಕೆ ಬಂದರು. ಬಹಳ ಕಷ್ಟದಲ್ಲಿರುವುದಾಗಿಯೂ, ಅಂತ್ಯಕ್ಕಿಯೆಗೆ ಹಣ ಇಲ್ಲವಾಗಿಯೂ ಅವರು ಹೇಳಿದರು. ರಾಮಚಂದ್ರಭಾವೂ ‘ಶ್ರಮಜೀವಾ’ದ ಸೇವಕ. ಆದ್ದರಿಂದ ‘ಶ್ರಮಜೀವಾ’ ಅವನಿಗೆ ಸಹಾಯ ಮಾಡಬೇಕು. ಇಲ್ಲವಾದರೆ ಅವರು ನಗರ ಪಾಲಿಕೆಯ ನೆರವು ಪಡೆಯಬೇಕಾಗುತ್ತದೆ. ಮತ್ತೊಂದು ಮುಖ್ಯ ವಿಷಯವೆಂದರೆ, ರಾಮಚಂದ್ರಭಾವೂನ ಮನೆಗೆ ವಿಷಾದ ಸೂಚಿಸಲು ಯಾರಾದರೂ ಬರುವವರಿದ್ದರೆ ಅವಳ ಜೊತೆ ಬರಬಹುದು. ಸಂಗ್ರಹವಾದ ಹಣವನ್ನು ಹಪ್ಪಳ ಮಾಡುವವರ ಪರವಾಗಿ ರಾಮಚಂದ್ರಭಾವೂನ ಮಗ-ಸೋಸೆಗೆ ಅರ್ಪಿಸಲಾಗುವುದು.

ಮನೋರಮಾಳ ತಾಯಿ ಇದನ್ನು ವಿರೋಧಿಸಿದಳು.

ಸಂಸ್ಥೆ ಸಹಾಯ ಮಾಡುವುದಾದರೆ ತನ್ನ ವೆಚ್ಚದಲ್ಲಿ ಮಾಡಲಿ. ಹಪ್ಪಳ ಮಾಡುವವರ ಮೇಲೆ ಯಾಕ ಹೇರಬೇಕು? ತನ್ನ ಪಾಲು ಕೊಡಲು ಅವಳು ಬಲವಂತವಾಗಿ ಸಿದ್ಧಾತ್ಮಿಲ್ಲ. ಏನು ಮಾಡುವುದಿದ್ದರೂ ಸ್ವಾಂಷಿಲಿಯಿಂದ ಮಾಡಬೇಕು. ತನ್ನ ಮಕ್ಕಳೆ

ಹೊಟ್ಟಿಗೆ ಅಗುಳು ಹಾಕಲು ತಾನೆ ಅವಳು ಅಂಗ್ಯೇ ಸರೆಸುವುದು! ಮನೆಗೆ ಬೆಂಕಿ ಹಚ್ಚಿಕೊಂಡು ತಮಾಶೆ ನೋಡುವುದಕ್ಕಲ್ಲ. ಆದ್ದರಿಂದ ಮಧ್ಯಾಹ್ನದವರೆಗೆ ಹಪ್ಪಳ ಹಚ್ಚಿದ್ದರ ಮಜೂರಿ ತೆಗೆದುಕೊಂಡೇ ಹೋಗುವವರು ಅವಳು.

ಮನೋರಮಾಳ ಅಮೃತ ನೋವೆ ಹೊರಬಿಳುತ್ತಲೇ ಹಪ್ಪಳ ಮಾಡುವವರ ಗುಂಟಿಗೇ ಬೆಂಕಿಬಿದ್ದಿತು. ಅವರವರಲ್ಲಿಯೇ ಗುಸುಗುಸು ಶುರುವಾಯಿತು. ಜಂದನಬಾಯಿ, ಸುಮಿತ್ರಾಬಾಯಿ, ಜೀವಾಬಾಯಿ, ಲಕ್ಷ್ಮಿಬಾಯಿ, ಸೀತಾಬಾಯಿ ಎಲ್ಲರೂ ಮನೋರಮಾಳ ತಾಯಿಯ ಪಕ್ಕ ವಹಿಸಿದರು. ಆದರೆ ಶಾಹಬೆನ್ ಯಾರ ಮಾತನ್ನೂ ಕೇಳಲ್ಲ. ಮುದುಕಿಯ ಹಟಕೇ ಹೆಚ್ಚಾಯಿತು. ಆಡಳಿತದ ವಿಷಯವಲ್ಲವೇ? ಅವರೇನು ಹೇಳಿದರೋ ಅದು ನಡೆಯಲೇಬೇಕು. ಯಾರು ಅವಳ ಮಾತನ್ನು ಕೇಳಲು ಇಷ್ಟಪಡುವುದಿಲ್ಲವೋ, ಅವರು ನಾಳೆಯಿಂದ ‘ಶ್ರಮಚೀವಾ’ಕ್ಕೆ ನಮಸ್ಕಾರ ಹಾಕಲಿ. ಒಂದು ದಿನದ ಗಳಿಕೆಯನ್ನು ಅರ್ಥಸಲು ಹಿಂದೆ ಮುಂದೆ ನೋಡಿದರೆ ಹೇಗೆ? ಇವರ ಸಾಮಾಜ್ಯವನ್ನೇನಾದರೂ ಕಿತ್ತುಕೊಳ್ಳುತ್ತಿದ್ದಾರಾ? ಎಂಥ ಕಾಲವಿತ್ತು! ಸ್ವಾತಂತ್ರ್ಯದ ಹೋರಾಟದಲ್ಲಿ ಬಾಪ್ರಾಜಿ ಹೇಳಿದಾಗ ನಾವೆಲ್ಲ ಸರ್ವಸ್ವವನ್ನೂ ದಾನಮಾಡಿ ಸತ್ಯಗ್ರಹ ಮಾಡಲಿಲ್ಲವಾ? ನೀವೂ ಹೆಂಗಸರಿದ್ದೀರಿ. ಅಸಹಾಯಕನಾಗಿ ಸತ್ಯ ಮುದುಕನ ಸಹಾಯಾರ್ಥ ಮುಂದೆ ಬರಲು ಹಿಂಡಿರಿಯುತ್ತಿದ್ದೀರಿ. ನಿಮ್ಮ ಸಂಪೇದನೆ ಒಣಿಗೊಳಿಯಿತಾ? ಸಂಸ್ಥೆಯ ವಿಷಯ ಮಾತನಾಡುತ್ತಿದ್ದೀರಿ. ಸಂಸ್ಥೆಗೆ ಎಲ್ಲಿಂದ ಹಣ ಬರುತ್ತದೆ? ‘ಶ್ರಮಚೀವಾ’ ಲಾಭದ ವ್ಯವಹಾರ ಮಾಡುತ್ತಿಲ್ಲ! ಸಮಾಜಸೇವೆ ಮಾಡುತ್ತಿದೆ! ಈ ಪ್ರಶ್ನೆ ಎದ್ದಿರುವುದರಿಂದ ವಿಚಾರ ಮಾಡಲಾಗುವುದು. ಪ್ರತಿ ತಿಂಗಳು ಪ್ರತಿಯೊಬ್ಬ ಹಪ್ಪಳ ಮಾಡುವವರಿಂದ ಕೆಲವು ಪ್ರತಿಶತ ಹಣ ಸಂಗ್ರಹ ಮಾಡಿ ಕೂಡಿಡಬೇಕು. ಕಷ್ಟದ ಸಂದರ್ಭದಲ್ಲಿ ಸಂಸ್ಥೆಯ ಪರಸ್ಪರ ಸಹಾಯಕ್ಕೆ ಈ ಹಣ ಒದಗಬೇಕು!

ಎರಡು ಗಂಟೆಗೆ ಕೆಲಸ ನಿಲ್ಲಿಸಲಾಯಿತು. ಹಪ್ಪಳ ಮಾಡುವವರೆಲ್ಲ ಎದ್ದನಿಂತು ರಾಮಚಂದ್ರಭಾವುನ ಆತ್ಮಕ್ಕೆ ಶಾಂತಿ ಕೋರಲು ಎರಡು ನಿಮಿಷಗಳ ಸಾಮೂಹಿಕ ಮೌನ ಆಚರಿಸಿದರು.

ಮೌನದ ಆನಂತರ ಹಪ್ಪಳದ ಸಂಖ್ಯೆಗನುಗೂಣವಾಗಿ, ಹಪ್ಪಳ ಮಾಡುವವರ ಕ್ಯಾರ್ಯಲ್ಲಿ ಅವರು ಗಳಿಸಿದ ಮಜೂರಿಯನ್ನು ಕಾರಕೂನಳು ಕೊಟ್ಟು, ಈ ಕ್ಯಾರ್ಯಿಂದ ಕೊಟ್ಟು ಆ ಕ್ಯಾರ್ಯಿಂದ ವಸೂಲು ಮಾಡಬೇಡಗಿದಳು. ಕೇವಲ ಒಂದುನೂರಾ ಅರವತ್ತ್ಯಾದು ಹೆಂಗಸರು ತಮ್ಮ ಗಳಿಕೆಯ ಮಜೂರಿಯನ್ನು ಸಹಾಯದ ರೂಪದಲ್ಲಿ ಜಮಾ ಮಾಡಿದರು. ಹದಿನ್ಯೇದು ಮಂದಿ ಕೊಡಲು ಸ್ವಷ್ಟವಾಗಿ ನಿರಾಕರಿಸಿದರು. ಆ ಹದಿನ್ಯೇದು ಮಂದಿಯ ಹಟ ಶಾಹಬೆನ್‌ರಿಗೆ ಅವಹೇಳನೆಯಂತೆ ಚುಚ್ಚಿತು. ಹದಿನ್ಯೇದು ಜನರ ಹೆಸರನ್ನು ಅರುಂಧತಿ ಬಾಯಿಯಿಂದ ಕೇಳಿದರು. ನಂತರ ಲಿಂಗನಲ್ಲಿ ಅವರ ಹೆಸರನ್ನು

ಕೆಂಪು ಶಾಯಿಯಿಂದ ದುಂಡು ಸುತ್ತಲಾಯಿತು.

ಹಪ್ಪಳ ಮಾಡಲು ಬರುವವರಗೇನು ಕೊರತೆ? ಗುಡಿಸಲುಗಳಿಗೆ ಸುದ್ದಿ ಕಳಿಸಿದರೆ ಹತ್ತು-ಹದಿನ್ಯೆದಲ್ಲ, ನೂರಾರು ಜನ ನೋಣ ಮುತ್ತಿದ ಹಾಗೆ ಮುತ್ತುತ್ತಾರೆ. ನಾಳೆಯಿಂದ ಗೇಟಿನಲ್ಲಿ ಗೇಟಿಕಪರ್ ಯೂಸುಫ್‌ನಿಗೆ ಆಜ್ಞೆ ಮಾಡಲಾಗುವುದು. ಈ ಇಷ್ಟ್‌ ಜನ ಹಪ್ಪಳ ಮಾಡುವವರನ್ನು ಕೆಲಸದಿಂದ ಕಿರುಹಾಕಲಾಗಿದೆ ಅಂತೆ. ಕಂಪೌಂಡಿನಲ್ಲಿ ಅವರು ಹಾಜರಾಗುವಂತಿಲ್ಲ. ಪ್ರವೇಶ ಮಾಡಲು ಕೊಟ್ಟಿರ್ಬೆ ಅವನಿಗೂ ಉಳಿಗಾಲವಿಲ್ಲ.

ಕೆಲಸದಿಂದ ಅಮಾನತ್ತಿನ ಎಚ್‌ರಿಕೆಯನ್ನು ಕೇಳುತ್ತಲೇ ಮನೋರಮಾಳ ತಾಯಿ ಗಾಬರಿಯಾದಳು. ಅವಳು ಬಿಕ್ಕಳಿಸತ್ತೊಡಗಿದಳು. ಮನೋರಮಾಳ ಅಣ್ಣಿ ಒಂದು ತಿಂಗಳಿಂದ ಮನೆಯಲ್ಲಿ ಕೂತಿದ್ದಾನೆ. ಬೀಡಿ-ಪಾನ್‌ಗೂ ತತ್ವಾರ್ಥ. ಎಂಪ್ಲಾಯ್‌ಮೆಂಟ್‌ ಬ್ಯಾರೋದ ಶಿಫಾರಸಿನಿಂದ ದಾರದ ರೀಲು ತಯಾರಿಸುವ ಕಾಶಾಫನೆಯಲ್ಲಿ ಅವನು ಕೆಲಸ ಮಾಡುತ್ತಿದ್ದು. ಆದರೆ ಅಲ್ಲಿಂದಲೂ ಅವನನ್ನು ತೆಗೆದುಹಾಕಲಾಯಿತು. ಕಂಪನಿಯು ಅವನಿಗೆ ವ್ಯೃತಿಗತವಾಗಿ ಆಶ್ವಾಸನೆ ಕೊಟ್ಟಿತ್ತು. ಅವನ ಕೆಲಸದ ಬಗೆಗೆ ಏನೂ ಮಾತ್ತಿಲ್ಲ. ಆದರೆ ಕಾರ್ಮಿಕರನ್ನು ಬಿಡುವ ಪ್ರಸಂಗ ಬಂದಾಗ ಹೊಸದಾಗಿ ಸೇರಿಸಿಕೊಂಡವರನ್ನೇ ಮೊದಲು ಬಿಡಲಾಗುವುದು.

ಆಸೆಯ ಮಾತು ಹೇಳಿದ್ದಾರೆ. ಕಂಪನಿಯ ಸ್ಥಿತಿ ಸುಧಾರಿಸುತ್ತಲೇ ಪುನಃ ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಈವರೆಗೆ ಯಾವ ಕರೆಯೂ ಬಂದಿರಲಿಲ್ಲ. ಮನೋರಮಾ ಮಾತ್ರ ಅವಳ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದಾಳೆ. ಒಂದು ದಜ್‌ಯ ಅಂಗಡಿಯಲ್ಲಿ ಬಟ್ಟಾ-ಕಾಜು ಕೆಲಸ ಮಾಡುತ್ತಿದ್ದಾಳೆ. ಮನೆಯಲ್ಲಿ ಕುಳಿತೂ ಅದೇ ಕೆಲಸ. ಒಂದು ದಿವಸ ಅಳುವುದಾಗಿದ್ದರೆ ಯಾವುದಾದರೂ ಗೆಳತಿಯ ಹೆಗಲು ಮಾಡುಕೊಳ್ಳಬಹುದು. ದಿನದಿನವೂ ಇದೇ ಸ್ಥಿತಿಯಾದರೆ ಯಾರಿಗೆ ಯಾರು ಹೇಳಬೇಕು, ಯಾರು ಕೇಳಬೇಕು?

ಕಟ್ಟಿಗೆಯಂತೆ ಕರಿಣವಾದ ಹೃದಯದ ಮುದುಕಿ, ಮನೋರಮಾಳ ತಾಯಿಯ ಕಣ್ಣೀರು ಗುಪುಕು ನುಂಗಿದಳು. ಜಮಾ ಆದ ರೂಪಾಯಿಗಳ ಗಂಟನ್ನು ಜಾಕೀಟಿನಲ್ಲಿ ತುರುಕಿಕೊಂಡು ತನ್ನ ಸೇವಿಕೆಯರ ತಂಡದೊಂದಿಗೆ ರಾಮಚಂದ್ರ ಭಾವೂನ ಮೋಲಿಯಕಡೆ ಸರಸರ ನಡೆದಳು.

ಮುದುಕಿಗೆ ತಲೆಗೆ ಕರೀಟ ಏರಿಸಿಕೊಳ್ಳುವ ಕೆಟ್ಟ ಚಟ್ಟ ಬಿದ್ದು ಬಿಟ್ಟಿದೆ. ಅವಳು ಹಸಿದವರು, ಬೆತ್ತಲೇ ಇರುವವರಿಗೆ ಚಾದರ ಹೊದಿಸುವ ನೇವದಲ್ಲಿ ಪತ್ರಿಕೆಯಲ್ಲಿ ತನ್ನ ಶೂಪರ್‌ನಿಯಿಂತಹ ಜಿತ್ತು ಮುದ್ದಿತವಾದುದನ್ನು ನೋಡಿದ್ದರೆ ಕಣ್ಣಿನಲ್ಲಿ ಸಾಸಿವೆಯ ಎಣ್ಣೆ ಹನಿಯುತ್ತದೆ. ಗಾಂಧೀಜಿಯವರ ಈ ಲಂಪಟ ಶಿಷ್ಟೆಗೆ ಏನೂ ದೃಷ್ಟಿಗೆ ಬಿಳಿಯವೇ ಇಲ್ಲ. ಮತ್ತೆ ಬೇರೆ ಹೇಳಾಳೆ-ಸಂಸ್ಕೃತೆ ಬಡತನ ಬಂದಿದೆಯಂತೆ. ಕೇಳಿ ಅವಳ ಬಳಿ, ಸಂಸ್ಕೃತ ಬಡವಾಗಿದ್ದರೆ ತನ್ನ ತಂಗಿಯ ಮಗನಿಗೆ ಪಂತನಗರದಲ್ಲಿ ಘ್ಯಾಟ್ ಎಲ್ಲಿಂದ

೨೦೬ / ಆವಿಗೆ

ಖರೀದಿ ಮಾಡಿಕೊಟ್ಟಳು ಅಂತ! ಯಾಕೆ ಕೊಟ್ಟಳು? ಸಾಯುವ ಹೊತ್ತಿನಲ್ಲಿ ಬಾಯಿಗೆ ಗಂಗಾಜಲ ಹಾಕಲಿಕ್ಕು?

ಆಡಳಿತದ ನೇವದಲ್ಲಿ ಸರ್ವಾರ್ಥಿಕಾರ! ಹಪ್ಪಳ ಹಚ್ಚುವವರನ್ನು ‘ನಿಮ್ಮ ಮಜೂರಿಯನ್ನು ಯಾಕೆ ದಾನ ಮಾಡುವುದಿಲ್ಲ ಕಾರಣ ಏನು’ ಎಂದು ಕೇಳಬೇಕಾಗಿತ್ತಲ್ಲ! ಅದೇ ಕೊಲಿಯ ಸಹಾಯದಿಂದ ಆ ದಿನ ಅವರ ಮನೆಯಲ್ಲಿ ಒಳಗೆ ಬಂಕಿ ಹಚ್ಚಲು ಸಾಧ್ಯ! ಗೊತ್ತಿದೆಯಾ ಇದು ಅವಳಿಗೆ?

ಮನೋರಮಾಳ ತಾಯಿ ಆಕ್ರೋಶವನ್ನು ಹೇಗೇರೇ ಸಂಭಾಳಿಸಿದರು.

ಜಗುಲಿಯಲ್ಲಿ ಎಲ್ಲ ಸೇರಿ ಒಂದು ಪಂಚಾಯತಿ ಮಾಡಿದರು. ಯಜಮಾನಿಕೆಯ ಅಹಂಕಾರದ ಮೋಸ ವಂಚನೆಯ ವಿರುದ್ಧ ಹೇಗೆ ಪ್ರತಿಭಟನೆ ಮಾಡುವುದು. ಮುದುಕಿಯ ಬಾಗಿದ ಬೆನ್ನು ನೆಟ್ಟಗಾಗಬೇಕು. ಕಾವಲುಗಾರ ಯೂಸುಪ್ ಮಿಯಾನ ಕ್ಯಾರ್ಯಲ್ಲಿ ಹಿಡಿಸಿದ ಹದಿನ್ಯೇದು ಜನರ ಲಿಷ್ಟನ್ನು ಕಸಿದು ಚಿಂದಿ ಚಿಂದಿ ಮಾಡಬೇಕು. ಪ್ರತಿಯಾಗಿ ನೂರ ಎಂಬತ್ತು ಜನ ಹಪ್ಪಳ ಮಾಡುವವರಿಗೂ ಎಚ್ಚರಿಕೆ ಕೊಡಬೇಕು. ಅಕ್ಸಾತ್ತಾ ಹದಿನ್ಯೇದು ಜನರನ್ನು ಕೆಲಸದಿಂದ ತೆಗೆಯುವುದಾದರೆ ಉಳಿದ ನೂರ ಅರುವತ್ತೇದು ಜನರೂ ‘ಶ್ರಮಜೀವಾ’ಕ್ಕೆ ನಮಸ್ಕಾರ ಹೇಳಬೇಕು. ಮುದುಕಿ ಕೂತುಕೊಂಡು ನೊಣ ಹೊಡಿಯಲಿ! ಕರೆಸಲಿ ಗುಡಿಸಲಿನಲ್ಲಿಂದ ಕೈಬಿಟ್ಟವರನ್ನೆಲ್ಲ, ಹಪ್ಪಳ ತಟ್ಟಿಸಲಿ. ಲಿಜ್ಜತ ಮತ್ತು ಖಾದಿ ಭಂಡಾರದವರೂ ತಿರುಗಿ ಇವಳಿಗೆ ಮುಖಿದ ಮೇಲೆ ತಟ್ಟಿದರೆ ಮುದುಕಿ ಸುಮೃಂಘಾಗುತ್ತಾಳೆ. ಅವಳೊಬ್ಬಳು ಬಾಯಿ ಮುಚ್ಚಿದರೆ ಸಾವಿರ ಬಾಯಿ ಮುಚ್ಚುತ್ತದೆ. ನಾನೂ ಮೌನಿಯಾಗುತ್ತೇನೆ. ಅಂದರೆ ಮುದುಕಿಯ ಸಮಾಜಸೇವೆ ಮ್ಯಾ ಮ್ಯಾ ಎಂದು ಚೊಕ್ಕಿಟವಾಗಿ ನಾಶವಾಗುತ್ತದೆ.

“ಎಲಾ ಲಂಪಟ, ಎಷ್ಟು ಜನರನ್ನು ಸುತ್ತುಹಾಕಿಕೊಂಡಿದ್ದರೇನು? ಚಿಲ್ಲರೆ ಹಾಗೆ ಖಣಿಖಣ ಸದ್ಯ ಮಾಡಿದರೆ, ಮುದುಕಿ ನಿನ್ನ ಶಂ.... ಕಿತ್ತು ಬಿಸಾಕದೆ ಹೋದರೆ ನನ್ನ ಹೆಸರನ್ನು ಬದಲು ಮಾಡು.”

‘ಹೊ! ತಣ್ಣಾಗಿ ಅವಳು ಕಿವಿಯ ಮೇಲೆ ಕ್ಯಾ ಇಟ್ಟುಕೊಂಡಳು. ಏನಾಗಿದೆ ಈ ಅಮೃಣಿಗೆ? ಅಮೃಣ ಬಾಯಿಂದ ಕೊಳಕು ಬೈಗಳು ಬರುವುದು ಅಸಂಭವವೇನೂ ಅಲ್ಲ. ಆದರೆ ಮಗಳ ಎದುರಿಗೆ ಲಂಗು-ಲಗಾಮು ಇಲ್ಲದೆ ಹೀಗೆ ಮಾತನಾಡುವುದು ತುಂಬ ವಿಸ್ತಯಕಾರಿಯಾದ್ದು.

“ಅಂದರೆ ನಾಳೆ ‘ಶ್ರಮಜೀವಾ’ಕ್ಕೆ ಮುತ್ತಿಗೆ ಹಾಕ್ಕಿರಾ?”

ಅಮ್ಮೆ ಹುಬ್ಬ ಹುಸ್ಸಿಸಿದಳು.

“ಮುತ್ತಿಗೆ”

“ಅಪ್ಪಾಜಿಯ ಬಳಿ ಸಲಹೆ ಕೇಳಿದೆಯಾ?”

“ಹೆಬ್ಬರಳಿನಿಂದ? ಆ ಮುದುಕಿಯ ಪೆಟಿಕೋಟೊನಲ್ಲಿ ಸಿಕ್ಕಿಹಾಕಿಕೊಂಡವರಿಂದ

ಸಲಹೆ ಕೇಳಲು ತಲೆ ಕೆಟ್ಟಿದೆಯಾ?”

ದೇವ ಮತ್ತು ಮಿದುಳನ್ನು ಜರ್ಜರ್ ರಗೊಳಿಸಿದ ದಣಿವು ನೋವು ನಿವಾರಕ ಗುಳಿಗೆಯನ್ನು ಬಯಸುತ್ತಿತ್ತು. ಅಮೃನ ಬಳಿ ಇಪ್ಪೇ ಹೇಳಿದೆ—“ಸುನಂದಾ ಬಗೆ ಕೇಳೋದಿಲ್ಲವಾ?”

“ಸುನಂದಾ—ಗಿನಂದಾಳಿಂದ ನಮಗೆ ಆಗಬೇಕಾದ್ದೇನಿದೆ? ದಿನಾ ಒಂದ್ದೆವತ್ತು ಸಾವು ಆಗ್ನವೇ”

“ಸರಿ”

“ವನು ಸರಿ?” ಅವಳ ಮಂದಸ್ವರ ಅಮೃನನ್ನು ಕೆರಳಿಸಿತು—“ರಾಮಚಂದ್ರ ಭಾವಾನ ವಿಷಯವೇ ಬೇರೆ. ಮುದುಕಿ ಎಂದೂ ಯಾವ ಕೆಲಸಕ್ಕೂ ಅಡ್ಡಿ ಪಡಿಸಿರಲಿಲ್ಲ.”

“ಗಾಡಿಯನ್ನು ಅಲ್ಲೋದ ಮುಂದುಗಡೆಯ ಬಲಗಡೆ ಗಲ್ಲಿಯಲ್ಲಿ ತಗೊಳ್ಳಲಾ?”

ಮೇಡಂ ಕೇಳಿದ ಪ್ರಶ್ನೆಯು ಅವಳನ್ನು ಮೊನ್ಸೆಯ ರಾತ್ರಿಯ ಪ್ರಸಂಗದಿಂದ ಈಚೆಗೆ ಎಳೆದು ತಂದಿತು. ಮಧ್ಯಾಹ್ನದ ಹೆಗಲನೇರುವ ಆತುರ, ತೀಕ್ಷ್ಣವಾದ ಬಿಸಿಲಿನ ಚುರುಕುರು ಕಾವು ತಟ್ಟಿತು.

ವಿಂಡ್ ಶ್ರೀನಾನಲ್ಲಿ ಸೂರ್ಯನ ಪ್ರಕಾಶ ಕುಕ್ಕಿತು.

“ಹಾಂ...” ಅವಳು ಸುಮೃದ್ಧಿ ಹಾಂ ಹಾಕಿದಳು. ಸುನಂದಾ ಹಾಗೂ ಸೋಹಿನಿ ಅವಳಿಗೆ ಉಲ್ಲಸಿತರಾಗಲು ಅವಕಾಶ ನೀಡಲಿಲ್ಲ.

“ಅಲ್ಲೇ, ‘ರಾಕಾರ ಕಟಪೀಸ್ ಹೋಸ್’ ಎದುರಿಗೆ ನಿಲ್ಲಿಸ್ತೇನೇ?”

“ಇಲ್ಲಿಯೇ ನಿಲ್ಲಿಸಲು ಸಾಧ್ಯವಿಲ್ಲವಾ?” ಅವಳು ಸುಮೃದ್ಧೇ ಮಾತಿಗೆ ತಕ್ಕ ಮಾಡಿದಳು.

ಗಾಡಿಯಿಂದ ಇಳಿಯವಾಗ ತನ್ನ ಕಡೆಯ ಬಾಗಿಲ ಲಾಕ್ ಹಾಕುವುದನ್ನು ಮರೆತಿದ್ದಳು. ಜಾಗರೂಕಾಗಿದ್ದ ಮೇಡಂ ಹಿಂತಿರುಗಿ ಬಂದು ಲಾಕ್ ಏರಿಸಿದಳು. ಬಾಗಿಲನ್ನು ಜಗ್ಗಿ ಪರಿಣಿಸಿದಳು.

ತನ್ನ ಅಜಾಗರಾಕತೆಯ ಬಗ್ಗೆ ಅವಳಿಗೆ ನಾಚಿಕೆಯಾಯಿತು.

ಅಣ್ಣಾ ಸಾಹೇಬರ ಜೊತೆ ಆರೇಳು ಬಾರಿ ಗಾಡಿಯಲ್ಲಿ ಕೂತಿದ್ದಳು. ಕುಳಿತಾಗ, ಇಳಿದಾಗ ಜೊತೆಗಿದ್ದ ಅರವಲೆ ಬಾಗಿಲು ಮುಚ್ಚಿ ತೆರೆದು ಮಾಡಿದ್ದ. ಮೇಲಾಗಿ ಮೊಸ ಮಾಡೆಲ್ ಗಾಡಿಗಳ ಲಾಕ್ ಮಾಡುವ ರೀತಿಯೇ ತುಂಬ ಭಿನ್ನ. ತಿಳಿವಳಿಕೆಯಲ್ಲಿದುರುವೆ ಒಮ್ಮೊಮ್ಮೆ ಕಕ್ಕಾವಿಕ್ಕಿಯಾಗಿಸುತ್ತದೆ.

ಮೇಡಂ ಎಷ್ಟೂಂದು ದೃಢವಾಗಿ ಹೆಚ್ಚೆ ಹಾಕುತ್ತಾರೆ! ಆತ್ಮವಿಶ್ವಾಸದಿಂದ ತುಂಬಿ. ಪ್ರಶಾಂಸಾತ್ಮಕ ದೃಷ್ಟಿಯಿಂದ ಅವಳು ಅವರನ್ನು ನೋಡಿದಳು.

“ಅತವಲೆಯಿಲ್ಲದೆ ಅಣ್ಣಾ ಸಾಹೇಬರು ಹೆಚ್ಚೆಯೋದೇ ಇಲ್ಲ” ಪವಾರ ಅಥವಾಪೂರ್ವವಾದ ಸ್ವರದಲ್ಲಿ ಟಿಪ್ಪಣಿ ಮಾಡಿದ್ದ.

“ಹಾಗಂದರೆ?”

“ಸಪ್ಪವಿದೆ, ಅವರಲೆ ಅವರ ಗಾಡಿಯ ಡ್ರೈವರ್ ಮಾತ್ರವಲ್ಲ, ಅವರ ಅಂಗರಕ್ಷಕನೂ ಹೌದು. ಸುರಕ್ಷಾ ಗಾರ್ಡ್‌ಗಳ ದರಕಾರ ಅವರಿಗೆ ಇದಕ್ಕಾಗಿಯೇ ಇಲ್ಲ. ಮೇಂಡಂ ಗಾಂಧಿ ಹತ್ಯೆಗೆಡಾದ ಮೇಲಂತೂ ಮತ್ತೊ ಇಲ್ಲ.”

“ತುಂಬಿದ ಹಿಸ್ಟ್ಯೂಲು ಅತವಲೆ ಪ್ಯಾಂಟನ ಜೆಚಿನಲ್ಲಿ ತುರಕೆಕೊಂಡೇ ಇರುತ್ತದೆ.”

“ಅವರಂತಹ ಸರ್ವಾಂಶಿಯ ಜನಪ್ರತಿನಿಧಿಗೂ ಅಪಾಯದ ಭಯವಿರುತ್ತದೆಯೇ?”

“ಹೂಂ... ಪ್ರತಿಗಾಮೀ ಶಕ್ತಿಗಳಿಂದ ಇರುವುದಿಲ್ಲವೇ?”

“ನಿನ್ನ ತಂದೆಯವರ ಹತ್ಯೆಯ ಪ್ರಯತ್ನ ಯಾಕಾಯಿತು, ಎಂದಾದರೂ ಯೋಚಿಸಿದ್ದೀರ್ಯಾ?”

“ನಮ್ಮ ಮೇಲೆ ಸಂಕಟ ಬಂದಾಗ ಯೋಚಿಸೋದಿಲ್ಲವಾ? ಅಪ್ಪಾಜಿಯ ಮೇಲೆ ನಡೆದ ಆಕ್ರಮಣ ಈಗಲೂ ನಮ್ಮ ಪಾಲಿಗೆ ಬಿಡಿಸಲಾಗದ ಒಗಟೇ ಆಗಿದೆ. ಅವರಂತಹ ಸರಳ-ಪ್ರಾಮಾಣಿಕ ವ್ಯಕ್ತಿಯ ಮೇಲೆ ಯಾರಿಗೆ ಯಾಕೆ ವೈರವಿರಲು ಸಾಧ್ಯ!”

“ಪಕ್ಕಾ ಮೂಲ್ಯನ ಹಾಗೇ ಮಾತನಾಡಿದೀರ್ಯಾ ಒಮ್ಮೊಮ್ಮೆ. ನೀನು ದೇವೀಶಂಕರ ಪಾಂಡೇಯ ಅವರ ಮಗಳು ಅಂತ ಅನಿಸೋದೇ ಇಲ್ಲ. ಸ್ವಲ್ಪ ನಿನ್ನ ತಾಯಿಯನ್ನು ಕೇಳಿ ನೋಡು.”

ನಾಚಿಕೆಯಿಂದ ಅವಳು ಕೆಂಪಾದಳು. ಆದರೆ ಪರಿಹಾಸ ಕಚಗುಳಿಯಿಟ್ಟಿತು. ಪರಿಹಾಸ ಹಾಗೂ ಪವಾರನಿಗೆ ಯಾವಾಗಲೂ ಮೂವತ್ತಾರರ ಅಂಕೆ. ಯಾವಾಗ ಮಾತನಾಡಿದರೂ ನಕಾರಾತ್ಮಕ ವಾಗಿರುತ್ತದೆ.

ಅವರು ಕಿಷ್ಟಿಂದ ಗಲ್ಲಿಗಳಲ್ಲಿ ಏರಿ ಇಳಿಯುವ ಕಾಲುವೆಗಳಲ್ಲಿ ದಾಟುತ್ತ, ಜಿಗಿಯುತ್ತೆ ಪತಾಣ ಕಾಲೋನಿಯ ಅನಧಿಕೃತ ವಸತಿಯಿಂದ ಹಿಂತಿರುಗುತ್ತಿದ್ದರು. ಅಕರಮ್ ನ ಮನೆಯಲ್ಲಿ ಯಾವುದೋ ಅವಶ್ಯಕ ವಿಷಯದ ಬಗ್ಗೆ ರಹಸ್ಯವಾಗಿ ಆಲೋಚಿಸಲು ಸಂಘದ ಕಾರ್ಯಕರ್ತೆರು ಸೇರಿದ್ದರು. ಅಲಗೂ, ಕಾಂಬಳೆ, ಯಾದವ, ಶಿಂದೆ, ಅಂಕಲ್, ಶೈವಾಚೆ, ಪಾಟೀಲ್, ಶೈಂಭವಾಧ ಅಂಕಲ್ ಎಲ್ಲರೂ ಉಪಸ್ಥಿತಿರಿದ್ದರು ಮೊನ್ನೆ ಮಧ್ಯಾಹ್ನ ನಡೆದ ಸಭೆಯ ಸಫಲತೆಯ ವಿಶ್ಲೇಷಣೆ ಮಾಡಲು.

ಮೊನ್ನೆ ಮಧ್ಯಾಹ್ನ ‘ರಿಚಡ್‌ಸನ್‌ ಬೆವರೀ’ಯ ಎರಡೂ ಯೂನಿಯನ್‌ಗಳು—‘ಕಾರ್ಮಿಕರ ಸಂಘ’ ಹಾಗೂ ‘ಸೇನೆ’ ಯ ‘ಲೋಕಶಾಹಿ’ ಅನುಯಾಯಿ ಕಾರ್ಮಿಕರ ಗುಂಪುಗಳ ಮಧ್ಯೆ, ಮಿಲ್ಲಿನ ಎದುರಿನ ಅಂಗಳದಲ್ಲಿ ಸರಳು ಹಾಗೂ ಬಿದಿರಿನ ದೊಷ್ಟೆಗಳಿಂದ ಭಯಂಕರ ಹೊಡೆದಾಟ ನಡೆಯಿತು. ‘ಸೇನೆ’ಯ ಕೆಲವರಿಗೆ ತಲೆ ಒಡೆಯಿತು. ಇತ್ತೆ ಸಂಘದ ಜಾಂಬವಂತನಿಗೆ ಜೋರಾಗಿ ಪೆಟ್ಟಬಿದ್ದ ರಾಜವಾಡಿ ಆಸ್ತಿತ್ವ ಫಾಟಕೋಪರದಲ್ಲಿ ಸೇರಿಸಿದರು. ಅಣ್ಣಾಸಾಹೇಬರು ಕರೆದ ಧರಣೆ ಕರೆಯನ್ನು ‘ಸೇನೆ’ಯ ಸಮರ್ಪಕರು ವಿರೋಧ ಮಾಡಿದರು. ಅವರು ಮತ್ತಿನ್‌ಗಳನ್ನು ಬಿಡಲು

తయారాగలిల్ల. సంఘద కామికచరు శక్తిబలసి అవరన్న యంత్రగళింద దూరమాడలు ప్రయత్నిసిదరు. సరి, హొడేటాట ప్రారంభపాయితు.

‘రిజడోసన్ బేవరి’య ఆడళిత వగిదవరు కేలవు వషణగళ ఓందే కేలసగారర వసతిగాగి హలవు ఎకరే జమీనన్న రియాయితి దరదల్లి సరకారదింద పడేదుకోండిద్దరు. మూరు వషణగళ అవధియల్లి తమ్ముల్లి కేలసగారరిగే అవర ముద్దగళిగనుగుణవాగి వసతి వ్యవస్థ మాడిసి నాగరికర మూలభూత సౌలభ్య ఒదగిసువుదాగి తిళిసిద్దరు. ఆదరే అవర లుద్దేళ సుళ్యాయితు. ఆడళితదవరు ఒడెదు ఆళువ నీఇతి అనుసరిసిదరు. ‘సేనా’ద ‘లోకశాఖి యూనియన్’ నాయక గోపినాథనన్న ఆమంత్రిసి అవన తందేయ చునావణేగాగి లక్ష్మితర రంపాయి చందా నీడి ఏర్పాదిసితు. కంపనియల్లి ప్రభువాగిద్ద ‘కామిక సంఘ’ద వజ్ఞస్ఫున్న ముగిసువంతే కేళికోండితు. సేనేయ యూనియన్ అడియల్లి కామికచర సంఘద శూలికారరిగే ప్రటోభనే తోరిసి ఒడెయలి, హాగే ఒడెయలు అవరు ఎనే షరత్తుగళన్న విధిసిదరూ కంపనియ వ్యవస్థాపకరు అదన్న ఒప్పిశోళ్లు తయారిద్దారే. ఇష్టే, ‘కామికచర వసతియోజనే’గాగి మిలోగే కోడలాద జమీను తంటిగే కామికచరు బరదిద్దరాయితు, ఇదరింద సంఘద మనోబల నాతవాగుత్తదే. మత్తు కంపనియ ముంబయియ విఖ్యాత బిల్డర్ ‘బన్సాల్’రోడనే తమగే బేకాద రీతియ వ్యాపార మాడిశోళ్లు సాధ్యవాగబేఱు. బన్సాల్నివరు ఈ భూమిగే వజ్చడ బలే శోదలు తయారిద్దారే. అల్లదే అవర యోజనేయంతే ఆ భూమియల్లి ‘లోటిండపాలా కాంప్లెక్స్’న రీతియ గగనచుంబి ఇమారతుగళన్న నిమిసి మేలువగిదవరిగాగి కాలోనియన్న నిమిసుత్తదే-స్కూలు, ఈజుగోళ వ్యాయామశాలె, శాసింగ్ కాంప్లెక్స్, స్కూల్, సినిమా థియేటర్ ఇత్యాది ఆధునిక సౌలభ్యగళింద సుసజ్జితవాదద్దు.

‘సేనా’ద మోహల్లాద ‘నాగరిక సంరక్షణ సమితి’య మాధ్యమదింద చెతురనాద గోపినాథను తమ్మ ఆధిక స్థితియింద అసంతుష్టగోండ కామికచర మనేమనేగే భేటిశోట్టు అవరిగే తిళిసిద-నీవు వివేకదింద యోజనేమాడి. ఒందు మామూలి వసతియ ఆసెయింద ఏను కళేదుకోళ్లిదీరి అంత. అణ్ణు సాహేబరు ఈగ మోదలిన హాగే సిద్ధాంత నిష్ట సమాజ సేవకరల్ల. రాజకారణద చూణాక్ష ఆటగార ఆగిబిట్టిద్దారే. అవరు మాడువ తంత్రగళు నిమగే కాణిసుత్తిల్ల. ఇల్లవాదరే ఈ వేళిగాగలే నిమ్మ నియమ్తు బదలాగుత్తిత్తు. నిమ్మ సహాయదింద అవరు అనేకబారి లోకసభగే

ಆಯ್ದುಯಾಗಿದ್ದಾರೆ. ಮತ್ತೆ ಆಯ್ದುಯಾಗಬಯಸಿದ್ದಾರೆ. ವಾಸ್ತವವಾಗಿ ಅಣ್ಣಾ ಸಾಹೇಬರು ದೇಶದ ಸೆಂಟ್ರುಲ್ ಲೆಬರ್ ಮಿನಿಸ್ಟರ್ ಆಗುವ ಕನಸು ಕಾಣ್ಣಿದ್ದಾರೆ. ಕ್ಯಾಬಿನ್‌ರ್‌ ಸಚಿವರಾಗಿ ಅವರು ತಮ್ಮ ಸ್ವಾರ್ಥಸಾಧನೆ ಮಾಡಿಕೊಳ್ಳಾರೋ ನಿಮ್ಮ ಹಿತರಕ್ಕಣೆ ಮಾಡ್ತಾರೋ? ದೇಶದ ಪ್ರಸಿದ್ಧ ಶ್ರೀಮಂತರನ್ನು ಆಗಾಗ ಭೇಟಿಮಾಡಿ ಎತ್ತಿಕೆಟ್ಟಿ, ಅವರ ಸಹಾಯದಿಂದ ರಾಜಕಾರೆಣದಲ್ಲಿ ಉನ್ನತ ವ್ಯಕ್ತಿಯಾಗಲು ಮರೆಯಲ್ಲೇ ಪ್ರಯತ್ನ ನಡೆಸಿದ್ದಾರೆ. ಮೂರನೆಯ ನಂಬರಿನ ಕೋಟ್ಯಾಧಿಕಾರಿಗೂ ಅಣ್ಣಾ ಸಾಹೇಬರ ಮೂಲಕ ದೇಶದ ಅತ್ಯಂತ ಪ್ರಮುಖ ಉದ್ದಿಮೆದಾರರಾಗಬೇಕೆಂಬ ಆಸ್ತಿಯಿದೆ. ಹೆಸರುಬೇಡ ನಿಮಗೆ ಆ ಕೋಟ್ಯಾಧಿಕಾರ ಪರಿಚಯ ಇದೆ. ಯೋಚನೆ ಮಾಡಿ. ವಸತಿಯ ಆಂದೋಲನವನ್ನು ಅವರು ಯಾವ ಉದ್ದೇಶದಿಂದ ಮಾಡುತ್ತಿದ್ದಾರೆ, ತಮ್ಮ ಸ್ವಂತ ಪ್ರಫಾವ ಹೆಚ್ಚಿಸಿಕೊಳ್ಳಲ್ಕೆ ನಿಮ್ಮನ್ನೆಲ್ಲ ಓರ್ಕ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಕಾರ್ಮಿಕರನ್ನು ಕೇವಲ ಓರ್ಕ್ ಬ್ಯಾಂಕ್ ಮಾಡಿಟ್ಯೂಕೊಳ್ಳಬ ವ್ಯಕ್ತಿ ಎಂದಾದರೂ ಕಾರ್ಮಿಕರ ಹಿತ ಕಾಯಲು ಸಾಧ್ಯವೇ?

ಹಾಗಾಗಿ, ಅಣ್ಣಾ ಸಾಹೇಬರನ್ನು ಬಿಡಿ. ‘ಲೋಕಶಾಹಿ’ ಜೊತೆಗೆ ಬನ್ನಿ. ಮಹಾರಾಷ್ಟ್ರದವರು ವಿಶೇಷ ರೂಪದಲ್ಲಿ ಸೇನೆಯ ಲೋಕಶಾಹಿ ಯೂನಿಯನ್‌ನ ಸದಸ್ಯರಾಗಬೇಕು. ಅಣ್ಣಾ ಸಾಹೇಬರು ಮರಾಠಿಗಳಾದರೂ ಮರಾಠಿಗರ ಹಿತದ ವಿರುದ್ಧವಾಗಿರುವವರು. ನಾವು ಕಂಪನಿಯ ಆಡಳಿತರೊಡನೆ ನಿಮ್ಮ ಹಿತರಕ್ಕಣೆಗಾಗಿ ಬೇಕಪ್ಪು ಚಚೆ ನಡೆಸಿದೇವೆ. ನಮ್ಮ ಬೇಕಿಕೆಯನ್ನು ಕಂಪನಿಯ ವ್ಯವಸ್ಥಾಪಕರು ಒಪ್ಪಿಕೊಂಡಿದ್ದಾರೆ. ಈ ವರ್ಷ ದೀಪಾವಳಿಗೆ ನಿಮಗೆಲ್ಲ ಇಪ್ಪತ್ತೊಂದು ಪರ್ಸೆಂಟ್ ಬೋನಸ್ ಸಿಗುತ್ತದೆ. ‘ರಿಚಡ್‌ಸನ್‌ ಬೇವರಿಯ ಕೆವರೆಗಿನ ಇತಿಹಾಸದಲ್ಲೀ ಇಪ್ಪತ್ತೊಂದು ಪರ್ಸೆಂಟ್ ಬೋನಸ್ ಕೊಟ್ಟಿಲ್ಲ. ಕೊಡಿಸಲು ಯಾರೂ ಪ್ರಯತ್ನ ಮಾಡಿರಲೂ ಇಲ್ಲ. ಪ್ರತಿಯೊಬ್ಬ ಕಾರ್ಮಿಕನಿಗೆ ಬಾಡಿಗೆ ಭಕ್ತಿ ಕೊಡಲೂ ಕಂಪನಿ ಒಪ್ಪಿಕೊಂಡಿದೆ. ಏರುತ್ತಿರುವ ಬೆಲೆಗಳ ಹಿನ್ನೆಲೆಯಲ್ಲಿ ನಿಮ್ಮ ಸಂಬಳದಲ್ಲಿ ಒಂದೂವರೆ ಪರ್ಸೆಂಟ್ ಏರಿಕೆಯಾಗುತ್ತದೆ. ನೀವೆಲ್ಲ ಸದಸ್ಯರ ಸಹಕಾರ ಸಿಕೆಳ್ಳಿದನೆ ಒಪ್ಪಂದಕ್ಕೆ ಅವರು ಸಹಿ ಹಾಕಿಕೊಡುತ್ತಾರೆ....

ಕಾರ್ಮಿಕರ ಹಿತರಕ್ಕಣೆಗಾಗಿ ಲೋಕಶಾಹಿ ಯೂನಿಯನ್ ತನ್ನ ಸಂಪೂರ್ಣ ನಿಷ್ಠೆಯಿಂದ ಕಟ್ಟಬಂಧವಾಗಿದೆ. ‘ನಮ್ಮ ಬಾಪುಟದ ಅಡಿ ಬನ್ನಿ, ನ್ಯಾಯ ಪಡೆಯಿರಿ’ ಇದು ಸೇನೆಯಪ್ರಮುಖಪೋಷಕೆ.

ಕಂಪನಿ ಮ್ಯಾನೇಜರ್‌ಮೆಂಟಿಗೆ ನಾವು ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇವೆ. ಮಹಾರಾಷ್ಟ್ರದಲ್ಲಿ ನೀವು ಉದ್ಯೋಗದಲ್ಲಿ ಲಾಭ ಪಡೆಯಲು ಬಯಸುತ್ತಿದ್ದೀರಿ, ಪಡೆಯಿರಿ. ಆದರೆ ಮಹಾರಾಷ್ಟ್ರಾಯಿರನ್ನು ಉಪೇಕ್ಷೆ ಮಾಡಿದರೆ ನಡೆಯುವದಿಲ್ಲ.

ನೇನು ಮಾಡಿಕೊಳ್ಳಿ ಎಚ್ಚರವಾಗಿ. ಆ ಮನುಷ್ಯ ನೂರಾರು ಕಾರ್ಮಿಕ ಬಂಧುಗಳ

ದಿನದ ರೊಟ್ಟಿ ಕಸಿದುಕೊಳ್ಳುವವನು. ಅವರನ್ನು ನಾಶ ಮಾಡುವವನು. ಇವನಿಂದಾಗಿಯೇ ಮುಂಬಯಿಯ ಹೆಚ್ಚಿನ ಬಟ್ಟೆಯ ಉದ್ಯೋಗಗಳು ಮುಂಬಯಿಯನ್ನು ಬಿಟ್ಟು ರಾಜ್ಯದ ಸೂರತ್ ನಗರದಲ್ಲಿ ಬೆಳೆಯತೋಡಿಗೆ! ಯಾವ ಉದ್ಯಮಿಯೂ ವರ್ಷದಲ್ಲಿ ಒಂಬತ್ತು ತಿಂಗಳು ಕಂಪನಿಯನ್ನು ಬಂದ್ರ ಇಡಲು ಕಂಪನಿ ತೆರೆಯುವುದಿಲ್ಲ. ಇದರಿಂದ ದೇಶದ ವಿಕಾಸಕ್ಕೂ ಧಕ್ಕೆ! ದೇಶವಾಸಿಗಳ ಈ ಹಿತಚಿಂತಕರಿಗೆ ವಾಸ್ತವವಾಗಿ ಅವರ ಚಿಂತೆಯಿದೆಯಾ? ಈಗ ನೋಡಿ, ಆಯ್ದು ನಿಮ್ಮದುರಿಗಿದೆ.

ಅಂದಮೇಲೆ ವಸತಿಯ ಸಮಸ್ಯೆಯೆಲ್ಲಿಯದು. ಕುಳಿತುಕೊಂಡವರು ಕುಳಿತುಕೊಂಡೇ ಇರಲಿ.

ಚಾಳ ವಾಲಿಕರೇನಾದರೂ ತೊಂದರೆಕೊಟ್ಟರೆ ಅವರಿಗೆ ತಕ್ಕಣಾಸ್ತಿ ಮಾಡಲಾಗುವುದು.

ಕಂಪನಿ ಬಾಡಿಗೆಯನ್ನು ನಿಮಗೆ ಕೊಡಲು ಒಟ್ಟಕೊಂಡಿದೆಯಲ್ಲ, ಅದಕ್ಕಿಂತ ಕಡಿಮೆ ಬಾಡಿಗೆಯಲ್ಲಿ ನೀವುಗಳು ಖೋಲಿಗಳಲ್ಲಿ ವಾಸ ಮಾಡುತ್ತಿದ್ದೀರಿ. ಹೆಚ್ಚಿರುವ ಸಂಬಳ ತಗೊಳ್ಳಿ, ಬೋನಸ್ ತಗೊಳ್ಳಿ. ಆರಾಮಾಗಿರಿ. ‘ಕಾರ್ಮಿಕ ಸಂಘ’ದ ಮುಂದಾಳು ಅನಿಸಿಕೊಂಡವರು ನಿಮ್ಮನ್ನು ಇಂದಿನ ಆವಶ್ಯಕತೆಗಳಿಂದ ವಿಮುಖರಾಗಿಸಿ, ಭವಿಷ್ಯದ ಕನಸುಗಳನ್ನು ಪೋಷಿಸಿ ಶಾಗುಯ್ಯಾಲೆ ಆಡಿಸುತ್ತಿದ್ದಾರೆ. ಭವಿಷ್ಯದ ಪ್ರಲೋಭನೆ ನಿಮಗೆ ಇಲ್ಲಿ ಇರುವುದಕ್ಕೂ ಕೊಡುವುದಿಲ್ಲ ಅಲ್ಲಿ ಇರುವುದಕ್ಕೂ ಕೊಡುವುದಿಲ್ಲ.

ಹೊಸ ಸಂಫಟನಾತ್ಮಕ ಜ್ಯೇಷ್ಠನ್ಯಯೋಡನೆ ನಿಮ್ಮನ್ನು ಜೋಡಿಸಿಕೊಳ್ಳಿ. ‘ಸೇನೆ’ ನಿಮ್ಮ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ, ಅದರೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳಿ ‘ಸೇನಾ ಪ್ರಮುಖ ಜಿಂದಾಬಾದ್, ಲೋಕಶಾಹಿ ಜಿಂದಾಬಾದ್’ ನಿಮ್ಮಮನಸ್ಸಿನಲ್ಲಿರುವ ಇನ್ನೊಂದು ಸಂಶಯವನ್ನೂ ದೂರಮಾಡಿಕೊಳ್ಳಿ.

ಚಾಳನ ಮಾಲಿಕರೇನಾದರೂ ನಿಮ್ಮ ಮನ ಬಿಡಿಸಿ ಮನೆಯಿಲ್ಲದವರನಾಗಿ ಮಾಡುವ ವರ್ತನೆಗೆ ಮುಂದಾದರೆ, ನಾವು ನಿಮಗೆ ಆಶ್ಯಾಸನೆ ಕೊಡುತ್ತೇವೆ—ನಾವು ಅವರನ್ನು ಕೋಟ್ಟು—ಕಚ್ಚೇರಿಗೆ ಎಳೆಯುತ್ತೇವೆ, ಸಾರ್ವಜನಿಕವಾಗಿ ಅವರ ಸಾಮಂತತನದ ಸೋಕ್ಕಿಗೆ ಬುದ್ಧಿ ಕಲಿಸುತ್ತೇವೆ.

ಕಂಪನಿಯ ತಂತ್ರದಿಂದ ಹೊಸ ಬಣ್ಣ ಬಂತು.

‘ರಿಚರ್ಡ್ಸನ್ ಬೆವರಿ’ಯ ‘ಕಾರ್ಮಿಕರ ಸಂಘ’ದ ಏಕಭಾತ್ರಾಧಿಪತ್ಯ ಕೊನೆಗೊಂಡಿತು. ಕಂಪನಿಯ ಗೇಟಿನ ಎಡುರು ಎರಡೂ ಸಂಫಟನೆಗಳ ಬಾವುಟ ಹಾರಾಡತೋಡಿದವು.

‘ಲೋಕಶಾಹಿ’ ಕಾರ್ಮಿಕ ನಾಯಕ ಗೋಪಿನಾಥನ ಅನಪೇಕ್ಷಿತ ಯೆಶಸ್ಸು ಅಣ್ಣಾಸಾಹೇಬರಿಗೆ ಮಾನಸಿಕ ಆಫಾತ ಉಂಟುಮಾಡಿತು. ಎರಡು ದಿನಗಳವರೆಗೆ ‘ಕಾರ್ಮಿಕರ ಸಂಘ’ದ ದರಬಾರದಲ್ಲಿ ಅವರು ಸಹಜವಾಗಿ ಇರಲು ಸಾಧ್ಯವಾಗಲಿಲ್ಲ. ಕಾರ್ಮಿಕರ ಅಹವಾಲುಗಳನ್ನು ಕೇಳುವಾಗ ಅವರ ಲಕ್ಷ್ಯ ಬೇರೆಲ್ಲೋ ಇರುವುದನ್ನು

೨೧೭ / ಆವಿಗೆ

ಕಾರ್ಮಿಕರು ಗೃಹಿಸಿದರು. ‘ರಿಚಡ್‌ಎಸ್‌ನ್‌ ಬೆವರಿ’ಯಿಂದ ಕಾರ್ಮಿಕ ಸಂಘದ ಬಾಪುಟ ಇಳಿಸಲು ತಿವರರೆ ಕಾಮಟೆಕರನು ಗೋಪಿನಾಥನಿಗೆ ತೆರೆದ ಹೃದಯದಿಂದ ಸಹಾಯ ಮಾಡಿದ್ದನೆ ಎಂಬುದು ಅವವಿಗೆ ವಿಶ್ವಸನೀಯ ಮೂಲಗಳಿಂದ ತಿಳಿಯಿತು. ಅವನು ಹೊರಗೆ ಬಂದು ಎದುರಿಗೆ ಕಾಣಿಸಿಕೊಳ್ಳಿದ್ದರೂ ಅದರ ಹಿಂದೆ ಅವನಿದ್ದನೆ. ತನ್ನ ರಣನೀತಿಯ ವಿಫಲತೆಯ ಮೇಲೆ ರಾತ್ಮೋರಾತ್ರಿ ಗೋಪಿನಾಥನು ಅವರ ಪ್ರಭಾವದ ಕ್ಷೇತ್ರದಲ್ಲಿ ಯಾವ ಆಯುಧಗಳಿಂದ ದಾಳಿ ಮಾಡಿದ್ದನೆ ಎಂಬುದು ತಿಳಿದಾಗ ಅವರಿಗೆ ವಿಸ್ತೃಯವೇನೂ ಆಗಲಿಲ್ಲ. ಆದರೆ ಕಾರ್ಮಿಕರೊಡನೆ ಅವನ ನೇರ ಸಂಪರ್ಕ ಹೇಗಾಯಿತು? ಅವರದೇ ಅನುಯಾಯಿಗಳು ಒಳಗಿಂದೊಳಗೇ ಈ ರೀತಿಯ ಬದಲಾವಣೆ ಆಗುತ್ತಿರುವುದನ್ನು ಅವರಿಗೆ ವಾಸನೆ ಬಡಿಯದಂತೆ ಮಾಡಿದರಲ್ಲ! ಗೋಪಿನಾಥನ ಪ್ರಭಾವ ಕೇವಲ ಪಷ್ಟ್ಯಮು ಮುಂಬಯಿಯ ಅಂದೇರಿಯಿಂದ ಜೋಗೇಶ್ವರಿವರೆಗಷ್ಟೇ ಸೀಮಿತವಾಗಿತ್ತು—ಅದೂ ಪ್ರಾಣಿಕೊನ ಚಿಕ್ಕ ಪುಟ್ಟ ಕಾರ್ಖಾನೆವರೆಗೆ.

ಅವರ ಆತ್ಮಶಕ್ತಿಯನ್ನು ಭಂಜಿಸಲು ಸಾಧ್ಯವಾಗದಂತೆ ಅವರನ್ನು ಕವಚದಂತೆ ಕಾಪಾಡಿಕೊಂಡು ಬಂದ ತರ್ಕವೆಂದರೆ ಕಾರ್ಮಿಕರ ಅಜ್ಞಾನ. ಕಾರ್ಮಿಕರಿಗೆ ತಮ್ಮ ಸ್ವಂತ ಹಿತ-ಅಹಿತಗಳ ಚ್ಯಾನ್‌ವಿಲ್ಲ. ಹಾಗೆ ಚ್ಯಾನ್‌ವಿದ್ಧಿದ್ದರೆ ಪ್ರತಿಗಾಮಿ ಶಕ್ತಿಗಳು ಮನಸ್ಸಿಗೆ ಬಂದ ದಿಕ್ಕಿಗೆ ಹೀಗೆ ಕೊಂಡೊಯ್ತಿರಲಿಲ್ಲ.

‘ರಿಚಡ್‌ಎಸ್‌ನ್‌ ಬೆವರಿ’ಯ ಕಲುಷಿತ ಉದ್ದೇಶಗಳನ್ನು ಕಾರ್ಮಿಕರ ಸಂಘ ಸಫಲವಾಗಲು ಬಿಡುವುದಿಲ್ಲ. ಕಾರ್ಮಿಕರು ತುಂಬಿದ ಸಭೆಯಲ್ಲಿ ಅದೇ ಕಂಪನಿಯ ಗೇಟಿನ ಎದುರಿಗೆ ಅಣ್ಣಾಸಾಹೇಬರು ಭೀಷ್ಣ ಪ್ರತಿಜ್ಞೆ ಮಾಡಿದರು.

‘ಲೋಕಶಾಹಿ’ ಮುಂದಾಳು ಗೋಪಿನಾಥನ ಆಹ್ವಾನದ ಮೇರೆಗೆ ‘ಕಾರ್ಮಿಕರ ಸಂಘ’ ಬಿಟ್ಟು ಹೋಗಲು ಸಿದ್ಧರಾದ, ಕಂಪನಿಯ ಭಾರೀ ಯಂತ್ರಗಳನ್ನು ನಡೆಸುವ ಕಾರ್ಯದಲ್ಲಿ ಮಗ್ನಾರಾದ ಕಾರ್ಮಿಕರೂ, ಅಣ್ಣಾಸಾಹೇಬರ ಮುಷ್ಟರದ ಆಹ್ವಾನವನ್ನು ವಿಫಲಗೊಳಿಸಲು ತೊಡಗಿದ್ದವರೂ ಅಣ್ಣಾ ಸಾಹೇಬರ ಮಾತುಗಳನ್ನು ಕೇಳಲು ಆತುರರಾಗಿದ್ದರು.

ಅಣ್ಣಾ ಸಾಹೇಬರು ಗಜ್‌ಸಿದರು!

“ನನ್ನ ಕಾರ್ಮಿಕ ಸಹೋದರ ಸಹೋದರಿಯರೇ?”

ಅವರ ದನಿಯ ಜಾದೂ ಅವರನ್ನೆಲ್ಲ ಹತ್ತಿರ ಎಳೆದುತಂದಿತು. ತಮ್ಮನ್ನು ತಾವು ಮರೆತವರಂತೆ ಅವರನ್ನು ಒಂದೇ ಸಮನೆ ನೋಡತೋಡಿದರು. ಏಕಾಗ್ರಚಿತ್ತರಾಗಿ ಕೇಳತೋಡಿದರು. ಶೂಲದ ಹಾಗೆ ಚುಪ್ಪವ ದೂರ್ವೆಯ ಹುಲ್ಲಿನ ಮೇಲೆ ಚಕ್ಕಳ ಮಕ್ಕಳಹಾಕ ಕೂತಿದ್ದರು—ಕೆನ್ನೆಯ ಮೇಲೆ ಇಳಿಯುತ್ತಿರುವ ಬೆವರನ್ನು ಒರೆಸುತ್ತ.

ನನ್ನ ಹಲವು ಕಾರ್ಮಿಕ ಬಂಧುಗಳು, ಅವರಿಗಾಗಿಯೇ ನಾನು ಸಂಘಟಿಸಿದ್ದ ಹೋರಾಟದ ಮಧ್ಯದಲ್ಲಿ, ಅದರ ಸೂತ್ರಧಾರನಾದ ನನ್ನನ್ನು ಬಿಟ್ಟು ಹೊರಟುಹೋಗಿದ್ದರ

ಬಗೆಗೆ ನನಗೆ ದುಃಖವಾಗಿದೆ. ಅವರು ಹೋಗಿರುವ ದುಃಖಕ್ಕಿಂತ ಅವರ ಅಜ್ಞಾನದ ಬಗೆಗಿನ ದುಃಖ ಹೇಳುಗಿದೆ. ನನಗೆ ಗೊತ್ತಿದೆ. ಆ ಸೋದರರು ನನ್ನನ್ನು ಕೈಬಿಟ್ಟಿಲ್ಲ. ‘ಕಾರ್ಮಿಕ ಸಂಫತ್ತ’ದ ಜೊತೆಗಿರುವುದನ್ನು ಬಿಟ್ಟಿಲ್ಲ. ಆದರೆ ಅವರು ತಮ್ಮ ಮಕ್ಕಳು ಮರಿಗಳ ಸಂಬಂಧವನ್ನು ತ್ಯಜಿಸಿದ್ದಾರೆ. ತಮ್ಮ ಸಂತಾನದ ಭವಿಷ್ಯವನ್ನು ಕೈಬಿಟ್ಟಿದ್ದಾರೆ. ಅವರ ಭವಿಷ್ಯವನ್ನು ಮಾರಿಬಿಟ್ಟಿದ್ದಾರೆ. ‘ಲೋಕಶಾಹಿ’ಯ ಪ್ರಲೋಭನೆಗೆ ಸಿಕ್ಕು ಕಂಪನಿಯೊಡನೆ ವ್ಯಾಪಾರ ಮಾಡಿದ್ದಾರೆ. ಅವರು ತಮ್ಮ ಜೆನಾಗಿ ಕಾಣುವ ಕಣ್ಣಗಳ ಮೇಲೆ ಕೆಲವೇ ನಾಣ್ಯಗಳ ಪಟ್ಟಿಯನ್ನು ಯಾಕೆ ಕಟ್ಟಿಕೊಂಡಿದ್ದಾರೋ ಗೊತ್ತಿಲ್ಲ. ಕಣ್ಣದ್ದರೂ ಅವರು ಕುರುಡರು ಹೇಗಾದರು? ನನ್ನ ಸೋದರರೇ, ಭಿಕ್ಕೆ ಬೇಡಿ ಜೀವನ ನಡೆಸುವ ಭಿಕ್ಷುಕರೂ ಕೂಡ ತಪ್ಪು ಪ್ರಲೋಭನೆಗೆ ಒಳಗಾಗಿ ತಮ್ಮ ಮಕ್ಕಳ ಭವಿಷ್ಯವನ್ನು ವ್ಯಾಪಾರ ಮಾಡುವುದಿಲ್ಲ!

“ಈ ಚಿಂತೆಯ ಹಿಂದೆ ಯಾರಿದ್ದರು? ಯಾಕೆ ಚಿಂತಿತರಾಗಿದ್ದರು, ಯಾಕೆ ಚಿಂತೆ ಮಾಡುತ್ತಿದ್ದಾರೆ.... ಮಲ ಮೂತ್ರಗಳ ಕೊಳಚೆಯಿಂದ ಹೊರಬಂದ ನಿಮ್ಮ ಮಕ್ಕಳೂ ಮುಂಬಯಿಯ ಸಾಮಾನ್ಯ ಬಾಲಕರಂತೆ ಸ್ವಷ್ಟ ವಾತಾವರಣಾದಲ್ಲಿ ಬೆಳೆದು ದೊಡ್ಡವರಾಗಲು ಸಾಧ್ಯವಾಗಬೇಕು ಎಂಬ ಚಿಂತೆ ಮಾಡಿದವರು ಯಾರು? ಕೊಳಕು ಕಾಲುಪೆಯ ಕೆಸರಿನಲ್ಲಿ ಆಡದಿರಲಿ, ಆಟದ ಹ್ಯುದಾನದಲ್ಲಿ ಆಡಲಿ, ಒಳ್ಳೆಯುದನ್ನು ಉಣಿಲಿ ಉತ್ತಮವಾದುದನ್ನು ಧರಿಸಲಿ! ಯಾರ ಪರಿಕಲ್ಪನೆಯಾಗಿತ್ತು ಇದು? ಕೇವಲ ‘ಕಾರ್ಮಿಕ ಸಂಫತ್ತ’ದ್ದು! ಮುಂಬಯಿಯಲ್ಲಿ ತೀಕ್ಕೋ ಯೂನಿಯನ್ ಇತಿಹಾಸದಲ್ಲಿ, ಯಾರಾದರೂ ಈ ವಿಷಮತೆಯ ವಿರುದ್ಧ ಹೋರಾಡುವ ಬಗ್ಗೆ ಗಮನ ಹರಿಸಿದ್ದಾರಾ!

“ಯೋಚಿಸಬಹುದು ಹಲವರು! ಮನವರಿಕೆ ಮಾಡಿಕೊಟ್ಟವರು ಯಾರು? ನಾವು ಕಲ್ಪನೆಗಳಲ್ಲಿ ಯೋಜನೆಗಳನ್ನು ರೂಪಿಸುವುದಿಲ್ಲ. ಕಾರ್ಯರೂಪಕ್ಕೆ ತರಲು ಹೀಗೂಚಿಸುತ್ತೇವೆ. ಗೋಧ್ಯೇಜ್ ದಿಂದ ಹಿಡಿದು ಬಿಲಾರ್ವರೆಗೆ ನಾವು ಕಂಪನಿಯವರನ್ನುಬಿಟ್ಟಿಸಿದೆವೆ. ಅವರು ಒಪ್ಪಲೇಬೇಕಾಯಿತು. ಆದರೆ ಸೋದರರೇ, ಶೈಲಂದರೆಗಳು ಹಲವಿವೆ. ಪ್ರತಿಯೊಂದು ಸಂಕಷ್ಟ ಹಿಂದೆ ಒಂದಲ್ಲಿ ಒಂದು ರಾಜಕೀಯ ಕೆಲಸ ಮಾಡುತ್ತದೆ. ವಿಷಮತೆ ಮುಖ್ಯಹೋಗುತ್ತದೆ. ಗುಡಿಸಲುಗಳು ನೆಲಸಮವಾಗುತ್ತವೆ. ಅಂದರೆ ಓಟಿನ ರಾಜನೀತಿಯ ಹೊಳಪಿಗೆ ತುತ್ತಾಗುವವರು ಯಾರು? ತಮ್ಮ ಸನ್ನೆಯ ಹಾಗೆ ನಡೆಯುವ ಕೈಗೊಂಬೆಗಳನ್ನಾಗಿ ಅವರು ಮಾಡಿಕೊಳ್ಳುವುದು ಯಾರನ್ನು? ಒಂದು ಹೊತ್ತಿನ ಉಟ್ಟಿದ ಬಟ್ಟಲಿನಲ್ಲಿ ಇವತ್ತಾರು ಬಗೆಯ ಪಕ್ಕಾನ್ನು ಸಚ್ಚಗೊಳಿಸಿ, ಅವರ ಹಸಿವೆಯ ಜೊತೆ ವ್ಯಾಪಾರ ಮಾಡುವವರಾರು? ಕಂಪನಿಯು ಇದನ್ನೆಲ್ಲ ಯಾರ ಸೂಚನೆಯ ಮೇರೆಗೆ ಮಾಡುತ್ತಿದೆ?..... ನಾನು ಆ ಅದ್ವಯ ಕೈಗಳನ್ನು ಚನ್ನಾಗಿ ಕಾಣಲಬ್ಬಿ ಆದರೆ ನೀವು ಅದನ್ನು ನೋಡಲಾರಿ! ನಮ್ಮನ್ನು ಬಿಟ್ಟು ಹೋಗಿರುವ ಶ್ರಮಿಕ ಬಂಧುಗಳು ಅದನ್ನು ಕಾಣಲಾರಾರು, ಶ್ರಮಿಕ ಸೋದರರಿಯರು ಅದನ್ನು

೧೧೪ / ಆವಿಗೆ

ಕಾಣುತ್ತಿಲ್ಲ! ಅವರು ಒಂದು ಹೊತ್ತಿನ ಐವತ್ತಾರು ಬಗೆಯ ಖಾದ್ಯದಿಂದ ತುಂಬಿದ ಶಾಟಿನ ಎಡುರು ಕೂಡಿದ್ದಾರೆ. ಸ್ವಾಭಾವಿಕ, ನೋಡದವರು, ಜಗಿದು ರುಚಿ ನೋಡದವರು ಆಸೆ ಪಡುವುದು ಸಹಜ. ಯಾರಿಗೆ ಬಯಕೆ ಆಗೋಡಿಲ್ಲ? ಆದರೆ ನನ್ನ ಬಂಧುಗಳೇ, ಅದರ ಗುಲಾಮಗಿರಿಯ ಸರಪಳಿ ಇದೆಯಲ್ಲ, ಅದು ಅದೃಶ್ಯವಾಗಿರುತ್ತದೆ. ಅದರ ಕೈಕೋಳಕ್ಕೆ ಯಾವ ಬೀಗದ ಕೈ ಕೂಡ ಇಲ್ಲವೆಂಬುದನ್ನು ನೆನಪಿಡಬೇಕು.”

“ನಿಮಗೆ ಗೊತ್ತಿದೆಯೇ, ಬಂಧುಗಳಿ?”

“ಕಂಪನಿಯ ಕೆಲಸಗಾರರ ಯೋಗ್ಯವಾದ ವಸತಿ ಸೌಕರ್ಯಕ್ಕಾಗಿ ಸರಕಾರ ಕಂಪನಿಗೆ ಕವಡೆ ಕಾಸಿನ ಕಿಷ್ಮತ್ತಿನಲ್ಲಿ ಇಪ್ಪತ್ತೊಂದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ.

ಇದರ ಸಂಬಂಧವಾಗಿ, ಕಂಪನಿಯ ವ್ಯವಸ್ಥಾಪಕರ ಜೊತೆಯಲ್ಲಿ ರಾಜ್ಯ ಲೇಬರ್ ಮಿನಿಸ್ಟರರನ್ನು ನಾನು ಅನೇಕಬಾರಿ ಭೇಟಿ ಮಾಡಿದ್ದೇನೆ.

“ಕಂಪನಿಯ ಮ್ಯಾನೇಜ್‌ಮೆಂಟ್ ನಿರಂತರವಾಗಿ ನನಗೆ ಮೋಸ ಮಾಡುತ್ತಲೇ ಬಂದಿದೆಯೆಂಬುದನ್ನು ನಾನು ಹೇಳಲೇಬೇಕು. ಕೇಳಿದಾಗಲೆಲ್ಲ ಅವರಸಿದ್ದ ಉತ್ತರವೆಂದರೆ-ಕಾರ್ಮಿಕರ ವಸತಿಯೋಜನೆಯೆಂಬುದುಸಾಮಾನ್ಯ ಯೋಜನೆಯಲ್ಲ. ಹೋಟಗಟ್ಟಲೆ ಹಣದ ಯೋಜನೆ. ಬ್ಯಾಂಕ್‌ಗಳಿಂದ ಸಾಲ ಪಡೆಯುವ ಬಗ್ಗೆ ಮಾತುಕೆ ನಡೆದಿದೆ. ಬೇಗನೇ ಈ ಬಗ್ಗೆ ಪರಿಹಾರಸಿಕ್ಕುತ್ತದೆ. ನಿಮಾಂಜಣಿ ಕಾರ್ಯ ಪ್ರಾರಂಭ ಆಗುತ್ತದೆ-ಎನ್ನುತ್ತಲೇ ಬಂದಿದ್ದಾರೆ.

“ಸೋಂದರರೇ! ಕಂಪನಿಯ ವ್ಯವಸ್ಥಾಪಕ ಸಮಿತಿ ಬ್ಯಾಂಕ್‌ಗಳೊಡನೆ ಈ ಬಗ್ಗೆ ವ್ಯವಹರಿಸಿದೆಯೇ ಅದರ ಕಾದ ಪತ್ರಗಳ ಘೈಲನ್ನು ತೋರಿಸಿ ಎಂದು ನಾನು ನನ್ನ ಇಜ್ಞಿಯನ್ನು ಪ್ರಕಟಿಸಿದಾಗ, ಅದನ್ನು ತಳ್ಳಿಹಾಕುವ ಉತ್ತರಗಳೇ, ಬಂದವು. ತೋರಿಸುತ್ತೇವೆ, ಏನು ಗಡಿಬಿಡಿ? ಮೊದಲು ಯಾವುದಕ್ಕೂ ಒಂದು ನಿಣಣಯಾತ್ಮಕ ಘಟ್ಟಕ್ಕೆ ಬರಲಿ... ಇತ್ಯಾದಿ. ನನ್ನ ಮಿದುಳಿನಲ್ಲಿ ಕೊರೆಯತೋಡಿತು. ಇದರಲ್ಲೇನೋ ಮೋಸವಿದೆ ಅನ್ನಿಸಿತು.

“ನನ್ನ ಅನುಮಾನ ತಪ್ಪಾಗಿರಲಿಲ್ಲ, ಸೋಂದರರೇ! ಬಹುಬೇಗನೇ ಮುಬ್ಬಿ ಹರಿಯಿತು. ಬುಧಿಯ ಬಲೆ ಹರಿಯಿತು. ವ್ಯವಸ್ಥಾಪಕ ಸಮಿತಿಯ ನಿಯತ್ತೇ ಮೋಸದ್ದು. ಕೆಲವು ಗುಪ್ತ ಒಪ್ಪಂದಗಳ ವಾಸನೆ ಬಂದಿದೆ ನನಗೆ. ಗೊತ್ತಾಗಿದೆ ನನಗೆ-ಕಾರ್ಮಿಕರ ವಸತಿಗಾಗಿ ಮಂಜೂರಾದ ಜಮೀನನ್ನು ಕಂಪನಿ ನುಂಗಿಹಾಕಲು ಬಯಸುತ್ತಿದೆ. ಕವಡೆ ಬೆಲೆಯಲ್ಲಿ ಸಿಕ್ಕದನ್ನು ನೂರಾರು ಹೋಟ ರೂಪಾಯಿಗೆ ಮಾರಲು ಹೊರಟಿದೆ. ಯಾಕೆಂದರೆ ಅವರ ಉತ್ತರಾಧಿಕಾರಿಯ ತಲೆಯಮೇಲೆ ಬಂಗಾರದ ಕಿರೀಟವನ್ನು ತೊಡಿಸೋಡಕ್ಕೆ. ಮುಂಬಯಿಯ ಪ್ರಖ್ಯಾತ ಬಿಲ್ಲೂ ‘ಬನ್ನಾಲ್ಸ್’ ಜೊತೆಗೆ ಕಂಪನಿ ಗುಟ್ಟಾಗಿ ಈ ಜಮೀನು ಮಾರಾಟ ಮಾಡಲು ಹೊರಟಿದೆ.

“ಈ ಅನ್ಯಾಯದ ವಿರುದ್ಧ ನಾನು ಕಂಪನಿಗೆ ಒಂದು ಮೇಮೋರಾಂಡಂ ಕೊಟ್ಟಿದ್ದು

ಮಾತ್ರವಲ್ಲ, ‘ಬನ್ನಾಲ್ಸ್’ ನ ಪ್ರಮುಖ ಸುಭಾಷ್ ಬನ್ನಾಲ್ಗೆ ಪತ್ರ ಬರೆದು ಅವರ ಬೇಟಗೆ ಸಮಯ ಕೇಳಿದೆ. ಸುಭಾಷ್ ಬನ್ನಾಲ ನನ್ನ ಪತ್ರಕ್ಕೆ ಉತ್ತರ ಬರೆಯುವದು ಅವಶ್ಯವಿಲ್ಲ ಎಂದು ಭಾವಿಸಿರಬೇಕು. ನಾನು ಒಮ್ಮೆಯಲ್ಲ, ನೂರಾರುಬಾರಿ ಪೋನ್ ಮಾಡಿದೆ. ನನ್ನ ಜೊತೆಗಿರುವವರು ಇದರ ಸಾಕ್ಷಿಯಾಗಿದ್ದಾರೆ. ತುಂಬ ವಿಚಿತ್ರವಾಗಿತ್ತು. ಸುಭಾಷ್ ಬನ್ನಾಲ್ ವ್ಯವಹಾರ. ನಾನು ಪೋನ್ ಮಾಡುತ್ತಲೇ ಅವರು ವಿದೇಶದ ಪ್ರವಾಸಕ್ಕೆ ಹೋಗಿಬಿಡುತ್ತಿದ್ದರು. ಅವರ ಪಿ.ಎ. ಚಂದಾ ಅಡಲಜಾ ನನ್ನ ಧ್ವನಿಯನ್ನು ಕೇಳಿದ ಕೂಡಲೇ ಇದೇ ಉತ್ತರ ಹೇಳುತ್ತಿದ್ದಳು. ‘ಸರ್... ಅವರು ಈಗಷ್ಟೇ ಏರ್ಪೋಟ್‌ಎಂಬೆಂದು ಹೊರಟಿಹೋಗಿದ್ದಾರೆ?....’

“ಬಿಲ್ಲರ್ ಸುಭಾಷ್ ಬನ್ನಾಲ್ ಮುಂಬಯಿಯ ಕೊಲೆಗಡುಕ ಚೆಂಗೀಸಖಾನ್ ಆಗಿದ್ದಾರೆ. ಹಿಗೆ ಲಂಟಿ ಮಾಡಿದ ವಸ್ತುಗಳಿಂದಲೇ ತನ್ನ ಸಿಂಹಾಸನ-ಕಿರೀಟವನ್ನು ಸಿಂಗರಿಸಿಕೊಂಡವರು. ಏದು ಲಕ್ಷ್ಯದ ಘಾಳ್ಯ ಗೃಟನ್ನು ಅರವತ್ತು ಲಕ್ಷ್ಯಕ್ಕೆ ಮಾರಾಟ ಮಾಡುವವರು. ಗಗನಚಂಬಿ ಇಮಾರತುಗಳ ಹದಿನೆಂಟು ವರ್ಷಗಳ ದೀಪ್ರಕ್ರಿಯೆಯ ಕಾಲದಲ್ಲಿ ಮೂರುನೂರಾ ಅರುವತ್ತೇರು ಜನ ಮೇಸ್ತಿಗಳು. ಬಾಂಡಲೇ ಹೊರುವವರು ಬಿಟ್ಟಿ ಕೆಲಸ ಮಾಡುವವರ ಸಾವು ದಾಖಿಲಾಗಿದೆ ಅವರ ಖಾತೆಗೆ. ಹಾಗೆಯೇ ಪೋಲೀಸರಲ್ಲಿ ಎಫ್.ಐ.ಆರ್. ದಾಖಿಲಾಗಿದ್ದ ಇದೆ. ಎಲ್ಲಿಯೂ ಏನೂ ರಿಪೋರ್ಟ್ ಆಗದೇ ಇರುವ ಸಾವುಗಳು ಇನ್ನೂ ಎಷ್ಟು ಇವೆಯೋ, ಗುಮಾಸ್ತರು ಆ ಪ್ರಕರಣಗಳನ್ನು ರಾತ್ಮೋರಾತ್ರಿ ಗಪ್‌ಚುಪ್‌ ಮಾಡಿಬಿಟ್ಟಿದ್ದಾರೆ. ಎಷ್ಟೂಂದು ಜನ ಹಾಲು ಕುಡಿವ ಹಸುಳಿಗಳು ಬಾಂಡಲೇ ಹೋರುವ ತನ್ನ ತಾಯಿಯನ್ನು ಮುಡುಕುತ್ತ, ಎತ್ತರದ ಅಂತಸ್ತುಗಳಿಂದ ಉರುಳಬಿದ್ದ ಕಲ್ಲಂಗಡಿ ಹಾಗೆ ಕ್ಷತ ವಿಕ್ಷತವಾಗಿ ಅಕಾಲಿಕವಾಗಿ ಕಾಲನ ಬಾಯಿಗೆ ತುತ್ತಾಗಿದ್ದಾರೋ! ಆ ಬಡವರ ಸಾವಿಗೆ ಯಾರು ಜವಾಬ್ದಾರರು? ಇಪ್ಪತ್ತೇರು ಇಪ್ಪತ್ತೇರು ಅಂತಸ್ತುಗಳ ಇಮಾರತುಗಳಲ್ಲಿ, ಬಿದಿರುಗಳ ಸಹಾಯದಿಂದ ಪಳ್ಳಾಸ್ಟ್ರೋ ಮಾಡುವ ಬಡವ ಹಲ್ಲಿಯ ಹಾಗೆ ಉದುರಿಬೀಳುತ್ತಾನೆ. ಮತ್ತು ಸುಭಾಷ್ ಬಂಸಾಲ ಯಾವುದೋ ಪಂಚತಾರಾ ಹೋಕೆಲ್ಲಿನಲ್ಲಿ ಆರಾಮಾಗಿ ಕುಳಿತು ಶಾಂಪೇನ್ ಕುಡಿಯುತ್ತಿರುತ್ತಾರೆ—ತನ್ನ ಪ್ರಣಾಯಿನಿಯ ಕೊಡೆಯ ಮೇಲೆ ಮುಖ ಮುದುಗಿಸುತ್ತ...

“ಅದೇ ಕೊಲೆಗಡುಕ ಬಂಸಲ ನಮ್ಮ ಕಾರ್ಮಿಕ ಬಂಧುಗಳ ಮನೆಯ ಭಾವನೆಯನ್ನು ಖಿರೀದಿ ಮಾಡಲು ಹೊರಟಿದ್ದಾರೆ. ಈಗ ಅವರ ಕಾಲ ಕೆಳಗಿನ ಅಂಗಳವಾಗಿರುವ ಜಮೀನನ್ನು ವ್ಯಾಪಾರದಲ್ಲಿ ಗಿಟ್ಟಿಸಲಿದ್ದಾರೆ. ಅವರ ಕನಸುಗಳನ್ನು ಹೊಳ್ಳುತ್ತಿದ್ದಾರೆ. ಅವರ ಭಾಗದ ಜಮೀನಿನಲ್ಲಿ ಹಲವು ಅಂತಸ್ತುಗಳ ಇಮಾರತು ಕಟ್ಟಲಿದ್ದಾರೆ. ಸುಭಾಷ್ ಬನ್ನಾಲರಿಗೆ ‘ಕಾರ್ಮಿಕ ಸಂಘ’ದ ಕರ್ತಾ ಎಚ್ಚರಿಕೆಯಿದೆ—ಅವರ ಕನಸ್ಟ್ರೀಕನ್ ಕಂಪನಿ ‘ರಿಚ್‌ಡ್ರೋಸನ್ ಬೆವರಿ’ಯೊಂದಿಗೆ ಬಡ ಕಾರ್ಮಿಕರ ವಸತಿಯ ಭಾವಿಯನ್ನು ಖಿರೀದಿಸಬಾರದು. ಹರಗಿಜ್ ಹರಗಿಜ್ ಕೂಡದು! ಹಾಗೋಮ್ಮೆ

೨೧೬ / ಆವಿಗೆ

ವ್ಯಾಪಾರ ಮಾಡಿದರೆ ಅದರ ದುಷ್ಪರಿಣಾಮವನ್ನು ಅನುಭವಿಸಲು ಸಿದ್ಧವಾಗಿರಬೇಕು.

“ಕಳ್ಳತನದ ಮಾಲನ್ನು ಖರೀದಿಸುವವರು ಕಳವು ಮಾಡುವವನಿಗಿಂತ ಕಡಿಮೆ ದೋಷಿಯಲ್ಲಿ!!”

“ದಗಡಿಚಾಳನೊಂದಿಗೆ ಬಿಲ್ಲೂ ಸುಭಾಷ್ ಬನ್ನಲರಿಗೆ ಆಶ್ರೀಯ ಸಂಬಂಧವಿದೆ ಯೆಂದು ನಾನು ಕೇಳಿದ್ದೇನೆ! ಗವಳಿ ಅವರನ್ನು ತನ್ನ ಅಣ್ಣಿ ಎಂದು ಭಾವಿಸುತ್ತಾನೆ.... ಅವರು... ಗವಳಿಯನ್ನು ತಮ್ಮ ಎಂದು. ಅಪರಾಧ ಜಗತ್ತಿನ ಮುಂದಾಜುಗಳಿಗೆ ಅವರ ಸಂಬಂಧವೇ ಶುಭದಾಯಕ! ಆದರೆ ನೆನಪಿರಲಿ, ಸಂಬಂಧದ ಬೆದರಿಕೆಗೆ ನಾವು ಆತಂಕಿತರಾಗೋದಿಲ್ಲ. ಅಲ್ಲದೆ ಸುಭಾಷ್ ಬನ್ನಲ ನಮ್ಮ ಎಚ್ಚರಿಕೆಯನ್ನು ಗೊಡ್ಡು ಬೆದರಿಕೆಯಿಂದು ತಿಳಿಯಬಾರದು. ಬೆದರಿಕೆಗಳು ಅವರಿಗೆ ಬರುತ್ತಲೇ ಇರುತ್ತವೆ, ಮತ್ತು ಅವನ್ನು ಅವರು ಬಿಳಿಯ ಕಾಲಿನ ಮೇಲೆ ಹತ್ತಿಬಂದ ಇರುವೆಗಳನ್ನು ರುಂದಿಸಿದಂತೆ ರುಂದಿಸಿಬಿಡುತ್ತಾರೆ ಎಂದು ತಿಳಿಯಬಾರದು. ಹಾಗೆ ಯೋಚಿಸಿದರೆ ಅದು ಅವರು ಭ್ರಮೆಯಲ್ಲಿದ್ದಾರೆಂದೇ ಅಧ್ಯ.

“ಅವರು ಭ್ರಮೆಯಲ್ಲಿದ್ದಾರೆ, ಸೋದರರೇ, ಕಾರ್ಮಿಕರ ಶಕ್ತಿಯ ಅಂದಾಜು ಅವರಿಗಿಲ್ಲ. ಈ ನೆಲವನ್ನು ದರೋಡೆ ಮಾಡಲು ಅವರು ಬೇಕಾದಪ್ಪು ಭಗೀರಥ ಪ್ರಯತ್ನ ಮಾಡಲಿ, ಅದರ ಫೌಂಡೇಶನಿನ ಮೊದಲ ಇಟ್ಟೀಯನ್ನು ಉಳಿಸಿಕೊಳ್ಳೋದಕ್ಕೆ ಆಗೋದಿಲ್ಲ.

“ಆದರೆ ಇವನ್ನೆಲ್ಲ ನಿಜವಾದ ಅಧ್ಯದಲ್ಲಿ ನಾವು ಯಾವಾಗ ಮಾಡೋಯ ಸಾಧ್ಯವಾಗುತ್ತದೆ ಅಂದರೆ, ನಮ್ಮ ಸಾವಿರಾರು ಕಾರ್ಮಿಕ ಬಂಧುಗಳು ನಮ್ಮ ಬಳಿ ಮರಳಿ ಬಂದಾಗ ಮಾತ್ರ. ಅವರಿಲ್ಲದಿದ್ದರೆ ನಾವು ಅಪೋಣರು. ನಮ್ಮ ಆ ಎಲ್ಲ ಕಾರ್ಮಿಕ ಬಂಧುಗಳಲ್ಲಿ ನಾನು ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಲೋಕಶಾಹಿ ಒಳಿದ ಕ್ಷಾಂಕಗುರವಾದ, ತಕ್ಷಾಲಕ್ಷ್ಯ ಲಾಭದಾಯಕವೆಂದು ತೋರುವ ಪ್ರಯೋಭನೆಗಳಿಂದ ಬಿಡುಗಡೆ ಹೊಂದಿ ಅವರೆಲ್ಲ ತಮ್ಮ ಮನೆಗೆ ನಿಸ್ಸಂಕೋಚವಾಗಿ ಮರಳಿಬರಲಿ! ‘ಕಾರ್ಮಿಕರ ಸಂಘ’ವನ್ನು ಪ್ರುನಿಸಿಕೊಳ್ಳಿಸಲಿ. ಸಂಘಟನ ಶಕ್ತಿಯೊಂದೇ ಶ್ರಮಿಕರನ್ನು ಸೋಲಿಲ್ಲದವರನ್ನಾಗಿ ಮಾಡುತ್ತದೆ. ಕ್ಷೂರಾತಿಕ್ಷೂರ ವಿರೋಧಿಗಳಿಗೂ ಮಣ್ಣ ಮುಕ್ಕಿಸುವ ಶಕ್ತಿಯನ್ನು ಹೊಂದುತ್ತದೆ. ಆದರೆ ಸಹೋದರರೇ. ನಿಮಗೆ ಗೊತ್ತಿಲ್ಲವಾ, ಬಿಗಿದ ಮುಷ್ಟಿಯೋಳಿಗೆ ಲಕ್ಷ್ಯವೂ ಇರುಬಹುದು, ತೇರದ ಮುಷ್ಟಿಯೋಳಿಗೆ ಬೂದಿಯೂ ಇರುವುದಿಲ್ಲ?

“ಲೋಕಶಾಹಿಯ ವೈಚಾರಿಕ ಆಧಾರ ಏನಿದೆ? ಸೋದರರೇ, ನಿಮಗೆ ಹೇಳಬೇಕಾದ ಆವಶ್ಯಕತೆ ಇಲ್ಲ. ಪ್ರದೇಶವಾದ, ಜಾತಿವಾದ, ಹಿಂದೂವಾದ ಅದರ ನೆಲೆಗಳಿನ ಇಟ್ಟಂಗಿಗಳು. ನಾಳಿ ನೀವೆಲ್ಲ ಸೋದರರಲ್ಲಿ ಯಾರೆಲ್ಲ ಅವರ ಸಂಕೀರ್ಣವಾದ ಷರತ್ತುಗಳ ಬುಟ್ಟಿಯಿಂದ ಹೊರಗುಳಿಯುವರೋ, ಅವರೊಜನೆ ಅವರ ಯಾವ ಸಂಬಂಧವೂ ಇರುವುದಿಲ್ಲ...”

“ಹಾಗಾಗಿ ನನ್ನ ಹೋರಾಟಗಾರ ಬಂಧುಗಳೇ, ‘ಕಾರ್ಮಿಕರ ಸಂಘ’ ಬಿಲ್ದರ್ ಸುಭಾಷ್ ಬನ್ಸ್‌ಲ ವಿರುದ್ಧ ಹೋರಾಟದ ಫೋಷಣೆ ವರಾಡುತ್ತಿದೆ. ಫೋಷಣೆಯೇನೆಂದರೆ-ಬರುವ ಹದಿನಾಲ್ಕನೆಯ ತಾರೀಕು ಸೋಮವಾರದಂದು, ಕೋಟಿ ಪ್ರದೇಶದಲ್ಲಿರುವ ಸುಭಾಷ್ ಬನ್ಸ್‌ಲರ ಕಚೇರಿ ‘ಬನ್ಸ್‌ಲ ಭವನ’ದ ಎದುರು ವಿರೋಧ ಪ್ರದರ್ಶನ ಮಾಡಲಾಗುವುದು. ಅವರ ಪ್ರತಿಕೃತಿಯನ್ನು ದಹಿಸಲಾಗುವುದು. ಮರೆವಣಿಗೆ ಸರಿಯಾಗಿ ಹತ್ತಾವರೆ ಗಂಟೆಗೆ ಆಚಾರ ಮೈದಾನ, ಪ್ರೊಕ್ಲಬ್ ಎದುರಿನಿಂದ ಹೋರಡುವುದು. ನೀವೆಲ್ಲರೂ ಪ್ರದರ್ಶನಕ್ಕೂಗಿ ಒಟ್ಟುಗೂಡಬೇಕು. ಸಂಘಟಕರಾಗಬೇಕು. ದಿನ, ತಾರೀಕು, ಸಮಯವನ್ನು ಮನಸ್ಸಿನಲ್ಲಿ ಬರದಿಟ್ಟುಕೊಳ್ಳಿ.

ಒಂದು ಖಾಸ ವಿಷಯವನ್ನು ನಾನು ನನ್ನ ಕಾರ್ಮಿಕ ಸೋದರರಲ್ಲಿ ಹೇಳಿಕೊಳ್ಳಲು ಬಯಸುತ್ತೇನೆ, ಗಮನಕೊಡಿ-ಕಂಪನಿ ನಮ್ಮನ್ನು ಹಾಗೂ ನಿಮ್ಮನ್ನು ಮೂರಿರಂದು ಭಾವಿಸಿದೆ! ನಾವು ನಮ್ಮ ಮಿದುಳನ್ನು ತಮ್ಮ ಬಳಿ ಎಂದೆಂದಿಗೂ ಗಿರವಿ ಇಟ್ಟಿದ್ದೇವೆಯೆಂದು ಮಿದುಳು ಹಾಗೂ ಶ್ರಮವನ್ನು ಕೊಂಡುಕೊಳ್ಳುವವರು ತಪ್ಪು ತಿಳಿದುಕೊಂಡಿದ್ದಾರೆ? ಅವರ ಮೋಸಗಾರಿಕೆಯ ತಂತ್ರಗಳು ನಮ್ಮ ತಲೆಯ ಮೇಲ್ಮೆಡಯೇ ಹಾರಿಮೋಗುತ್ತವಲ್ಲ ಯಾಕೆ? ನಾವು ಬೋಳಿ ಶಂಕರರು ಈ ಕಂಪನಿ ಒಮ್ಮೆಲೇ ಹರಿಶ್ಚಂದ್ರನ ಅವತಾರ ಆಗಿದೆಯಲ್ಲ ಯಾಕೆ ಎಂಬುದನ್ನು ತಿಳಿದುಕೊಳ್ಳಲಾರದೆ ಹೋಗಿದ್ದೇವೆ.

“ನೀವೆಲ್ಲ ಮರೆತಿರಲಾರಿ. ಧರಣೆ-ಆಂದೋಲನದ ಹೋರತು ಕಂಪನಿಯ ಯಾವತ್ತೂ ಬೋನಸ್ ಕೊಡಲು ರಾಜಿಯಾದದ್ದೇ ಇಲ್ಲ. ಈ ವರ್ಷ ಹನ್ನೆರಡು ಪಸೆಂಟ್ ಅಲ್ಲ, ಹದಿನಾಲ್ಕು ಪಸೆಂಟ್‌ಲ್ಲ, ಇಪ್ಪತ್ತೊಂದು ಪಸೆಂಟ್ ಬೋನಸ್ ಕೊಡಲು ಸಿದ್ಧವಾಯಿತಲ್ಲ, ಏನಂಥ ಚಮತ್ವಾರ ನಡೆದ್ದು? ಮೇಲಿಂದ ಒಂದೂವರೆ ಪ್ರತಿಶತ ಸಂಬಳದಲ್ಲಿ ಹೆಚ್ಚಳ ಬೇರೆ! ಮನೆಬಾಡಿಗೆ ಭತ್ತೆ ಬೇರೆ!!

‘ಒಡವನಿಗೆ ಅಕ್ಷಯ ಮೂಟೆ ಒಡೆದಹಾಗೆ, ಒಮ್ಮೆಲೇ ಉದಾರತೆಯ ಗಂಟು ಒಡೆದಿದೆಯಲ್ಲ, ಯಾಕೆ?’

“ಈ ಉದಾರತೆ ಯಾಕೆ ಅಂದೆ, ನನ್ನ ಅಜ್ಞಾನಿ ಸೋದರರೇ, ಸರಕಾರದ ಕಡೆಯಿಂದ ನಿಮ್ಮ ವಸತಿಗಾಗಿ ಕೊಡಲಾದ ಭೂಮಿಯನ್ನು ಮಾರಾಟ ಮಾಡುವತ್ತು ನಿಮ್ಮ ಗಮನ ಹರಿಯಬಾರದು, ಅದನ್ನು ಬೇರೆದೆ ಸೆಳಿಯಬೇಕೆಂದು.

“ಕೆಲಸ ಆಗುತ್ತೇಲೇ ಕಂಪನಿ ಹೆಚ್ಚರಳು ತೋರಿಸಿ ಓಡಿಮೋಗದಿದ್ದರೆ ನನ್ನ ಹೆಸರನ್ನು ಬಡಲು ಮಾಡಿ. ಮುಂದಿನ ವರ್ಷ ಕಂಪನಿಯ ಸಾಕಿದ ಚಾಟ್‌ಡ್ರೋ ಅಕೊಂಟೆಂಟ್ ತುಂಬ ಆರಾಮಾಗಿ ಖಾತೆ ಪ್ರಸ್ತರೆಗಳಲ್ಲಿ ಕೊರತೆ ತೋರಿಸಿ ನಿಮಗೆಲ್ಲ ಸಮಾ ಮಾಡ್ತಾರೆ ನೋಡಿರಿ. ಲೆಕ್ಕ ಸರಿಯಾಗೇ ಇರ್ತದೆ ಮೇಲೊಣಕ್ಕೆ.

“ಒಡೆದು ಆಳುವ ತನ್ನ ಉದ್ದೇಶದಲ್ಲಿ ಕಂಪನಿಯ ಮೋದಲೇ ಯಶಸ್ವಿಯಾಗಿದೆ. “ಮಶಿನ್‌ಗಳಿಗೆ ಅಂಟಿಕೊಂಡು ಕುಳಿತ, ನಮ್ಮ ತಪ್ಪು ದಾರಿ ಹಿಡಿದ ಸೋದರರು

೧೧೮ / ಆವಿಗೆ

ಕಂಪನಿಯ ಕಾಲ ಕೆಳಗಿನ ಭೂಮಿಯಂತಹ ಅಂಗ್ರೇಯನ್ನು ರತ್ನಗಂಬಳಿಯ ಹಾಗೆ ಹರಡಲು ಸಿದ್ಧರಾಗಿದ್ದಾರೆ.”

“ಕಹಿಯಾದ, ಫೋರೆ ಕಹಿಯಾದ ಅಪ್ರಿಯಸತ್ಯವನ್ನು ನಾನು ಆಡಿದೇನೆ. ಆದ್ದು ಇಲ್ಲ, ನನ್ನ ಹೃದಯದಿಂದ ಚಿಮ್ಮತ್ತಾ ಇದೆ ದುಃಖ. ಕ್ಷಮ್ಮ ವೇದನೆಯೇ ಮಾತನಾಡ್ತು ಇದೆ. ಆದರೆ ಬಂಧುಗಳೇ ಆದರೆ ಸೋಲು ಒಪ್ಪಕೊಳ್ಳೋದು ನನ್ನ ಜಾಯಮಾನ ಅಲ್ಲ.

“ಶ್ರಮಿಕರ ಅಸ್ಕಿತೆಯ ಪ್ರಶ್ನೆ ಇದೆಯಲ್ಲ, ಅದು ನನಗೆ ರಾಜಕಾರಣದ ಆಟವಲ್ಲ. ಸಮರ್ಪಿತಯನ್ನು ಗಳಿಸುವ ಪ್ರಜ್ಞಲಿಸುವ ಸಂಘರ್ಷ. ನನ್ನ ರಕ್ತದ.... ರಕ್ತದ ಕೊನೆಯ ಹನಿ ಇರೋವರೆಗೂ ನಾನು ಈ ಹೋರಾಟವನ್ನು ಜಾರಿ ಇಡ್ದೇನೆ.

“ನಾನು, ನಿಮ್ಮ ಅಣ್ಣಾ ಸಾಹೇಬ, ನಿಮ್ಮ ಕೋರ್ಟಿನಲ್ಲಿ, ನಿಮ್ಮೆಲ್ಲರ ಸಮಕ್ಕಮದಲ್ಲಿ ತೆರೆದ ಶಪಥ ಮಾಡ್ದೇನೆ. ಇನ್ನು ನಾನೆಂದೂ ಚುನಾವಣೆಗೆ ನಿಲ್ಲೋದಿಲ್ಲ. ನಾನು ಚುನಾವಣೆಗೆ ನಿಂತೆ, ಸಂಸ್ತಿಗೂ ಹೋದೆ, ಸೋದರರೆ, ವಿಶ್ವಾಸವಿಡಿ ಯಾವ ಕಿಡಕಿಗಳು ಬಾಗಿಲುಗಳು ತೆರೆದ ತಕ್ಷಣ ನಿಮಗಾಗಿ ತಾಜಾಗಾಳಿಯ ಕೆಲವಾದರೂ ಸೇಳಕುಗಳನ್ನು ತರಲು ಸಾಧ್ಯವಾದೀತೆಂಬ ಹುಡುಕಾಟಕ್ಕಾಗಿ ಹೋಗಿದ್ದೆ. ನಿಮ್ಮ ಅಧಿಕಾರದ ಪುನಸ್ಥಾಪನೆಯ ಚೌಕಟ್ಟಿನೊಳಗೆ ಪ್ರವೇಶ ಮಾಡಬಲ್ಲಿಸೆಂಬುದಕ್ಕಾಗಿ ಹೋಗಿದ್ದೆ. ನಿಮ್ಮನ್ನೂ ಆ ಬಾಗಿಲ ಒಳಗೆ ಕರೆದುಕೊಂಡು ಹೋಗೋಣ, ಅಂತ. ಆದರೆ ನನಗೆ ಅರಿವಾಯಿತು, ರಾಜಕಾರಣದ ಇಕ್ಕಟ್ಟಾದ ಗಲ್ಲಿಯಲ್ಲಿ ಕಾಡಿಗೆಯ ಕೊಡಿಯಿದೆ! ನಾನು ನನ್ನ ಸಂಬಂಧವನ್ನು ಅವರಿಗಾಗಿ ತ್ಯಾಗಮಾಡಿ, ಜಿದ್ದೋಗಿಕ ಸಂಸ್ಥೆಗಳು ಹಾಗೂ ಅವರ ನಡುವೆ ಮಧ್ಯಸ್ಥನ ಕೆಲಸ ಮಾಡುವ ಪ್ರಯತ್ನ ಮಾಡಬೇಕಾಗಿತ್ತು. ಅವರಿಗೆ ಪಾರ್ಟಿಫಂಡಿಗೆ ದೊಡ್ಡ ರಕಮನ್ನು ತಂದುಕೊಡಲಾರದೆ, ಕಾಮ್ರಕರಸಂಘಟನಾ ಶಕ್ತಿಯನ್ನು ಅವರ ಹಿತಕ್ಕಾಗಿ ಓಟ್ ಬ್ಯಾಂಕ್ ರೀತಿಯಲ್ಲಿ ಬಳಸಿಕೊಳ್ಳಲು ಸಹಾಯವನ್ನೂ ಮಾಡಲಾರದೆ ಹೋದೆ.

“ನಾನು ಪಾರ್ಟಿಯ ಕೈಗೊಂಬಯಾಗಲು ನಿರಾಕರಿಸಿದೆ.”

“ಯಾಕೆಂದರೆ ನನ್ನ ಈ ಕ್ಷಮ್ಮದ ಜೀವನದ ಸಂಬಂಧ ನಿಮ್ಮ ಹಿತ ಅಹಿತಗಳೊಂದಿಗಿದೆ. ರಾಜಕಾರಣದಿಂದ ಹೊರಗಿದ್ದ ನಾನು ಅವರಿಗೆ ಬಹುದೊಡ್ಡ ಸವಾಲು, ಒತ್ತಡವಾಗಿದ್ದೇನೆ. ಯಾಕೆಂದರೆ ನಾನು ಅವರು ಬಳಸಿದಂತೆ ಬಳಕೆಯಾಗುವ ಉಪಕರಣವಲ್ಲ! ನಿಮ್ಮ ಒಂದು ಓಟು ಅವರಿಗೆ ಗೆಲುವು-ಸೋಲಿನ ಕಾರಣವಾಗಬಲ್ಲದು. ಅಧಿಕಾರದ ಮೂಗುದಾರ ತಮ್ಮ ಕೈಯಲ್ಲಿಟ್ಟಕೊಳ್ಳಲು ನಿಮ್ಮ ಓಟುಗಳ ನಿಣಾಯಕ ಭೂಮಿಕೆಯಿದೆ. ಮತ್ತು ಆ ಹಿನ್ನಲೆಯನ್ನು ನೀವು ನಿಮ್ಮ ಅಭಿವೃದ್ಧಿಯ ಕಾರಣಕ್ಕಾಗಿ ಬಳಸಿ. ಅವರ ಸ್ವಾಧ್ಯಾಸಿದ್ದಿಯ ಸಾಧನವಾಗಬೇಡಿ. ಜಾಗ್ರತ್ವವಾಗಿರಿ! ಯಾವಾಗಲೂ ಎಚ್ಚರದಿಂದಿರಿ!

“ನಾಟಕವಾಡುತ್ತಿರುವವರ ಬಗಗೆ ಸ್ಥಳ್ಯ ಅಲೋಚನೆ ಮಾಡಿ. ಅವರ ಬಗಗೆ ಹುಷಾರಾಗಿರಿ! ಹುಷಾರಾಗಿರಿ ಶ್ರಮಿಕ ವರ್ಗದ ವಂಚಕ ಹಿತ್ಯಾಂಗಳ ಬಗಗೆ, ಅವರ ನಿಜವಾದ ರೂಪ ಅಂದರೆ ಫಾತ ಮಾಡುವ ಜಯಚಂದನ ಹಾಗೆ. ಮೇಲಿನಿಂದ ನುಣಿಪು-ಹೊಳಪು! ಒಳಗಿನಿಂದ ಜೀಳಿನ ಕಡಿತದ ಹಾಗೆ ವಿಷಕಾರಿ!!

“ಅವರು ಎಂದೂ ಇಷ್ಟ ಪಡೋದಿಲ್ಲ ಬಂಧುಗಳೇ, ಬೆವರಿನ ವಾಸನೆಯ ಕೂಲಿಯೊಬ್ಬ ಅವರಂತೆ ಘ್ರಾಣಿನ ಮಾಲಿಕನಾಗುವುದನ್ನು, ಅವರ ಪಕ್ಷದಲ್ಲಿಯೇ ಬಂದು ವಾಸವಾಗುವುದನ್ನು! ಅವರ ಹೊಳಕು ಸಂತಾನಗಳು ಶಿಕ್ಷಿತರಾಗುವುದನ್ನು! ಸಮಾನವಾಗಿ ಅವರ ಮಕ್ಕಳೊಂದಿಗೆ ಸೇರಿ ಆದುವುದನ್ನು-ಅವರೆಂದೂ ಬಯಸೋದಿಲ್ಲ!”

“ಅಸಮಾನತೆ ಹೊರಟುಹೊದರೆ, ಅವರು ಧಾರ್ಮಿಕ ಉನ್ನತಿ ಮತ್ತು ಜಾತೀಯ ಸಾಂಪ್ರದಾಯಕತೆಯ ಹೆಸರಿನಲ್ಲಿ ಯಾರ ಗುಡಿಸಲುಗಳಿಗೆ ಬೆಂಕಿ ಹಚ್ಚುತ್ತಾರೆ? ಅರಾಜಕತೆಯನ್ನು ಹರಡುತ್ತಾರೆ ಮತ್ತು ತುಂಬ ಸುಲಭವಾಗಿ ದೋಷಗಳನ್ನು ನಿರಪರಾಧಿಗಳ ತಲೆಗೆ ಕಟ್ಟುತ್ತಾರೆ. ನಿಜವಾದ ಅಪರಾಧಿಗಳು, ದರೋಡಕೋರರು, ಬಲಾತ್ಮಕಿಗಳು, ವಂಚಕರು ಬೇರೆ ಯಾರು? ಹೊಳಕು ಗಟಾರದ ಕ್ರಿಮಿಗಳು ಇವರೇ ಅಲ್ಲವೇನು? ಗುಡಿಸಲಿನಲ್ಲಿ ವಾಸ ಮಾಡುವವರು? ಆರೋಗ್ಯಕಾರಿಯಾದ ಪ್ರಗತಿಶೀಲ ಸಮಾಜದ ಕುಷ್ಟ ಇವರೇ ಅಲ್ಲವೇನು?

“ನಾನು ನಿಮ್ಮೆಲ್ಲರೂದನೆ ಈ ವಿಷವ್ಯಾಹದ ವಿರುದ್ಧ ಮುಷ್ಟಿಯನ್ನೇತ್ತಿ ಪ್ರತಿಭಟನೆಯ ಆಹ್ವಾನ ನೀಡುತ್ತಿದ್ದೇನೆ! ಹದಿನಾಲ್ಕನೆಯ ತಾರೀಕು ನಮ್ಮ ಪಾಲಿಗೆ ಯಜ್ಞದ ತಾರೀಕು, ಸೋದರರೇ! ನಾನು ಇರಲಿ, ಇಲ್ಲದಿರಲಿ, ‘ಕಾರ್ಮಿಕರ ಸಂಘ’ದ ಹವನ ಕುಂಡ ಸತತವಾಗಿ ಪ್ರಜ್ಞಲಿಸುತ್ತಿರಬೇಕು.

“ನೀವೆಲ್ಲ ಇರಲೇಬೇಕು! ಒಬ್ಬ ಕವಿ ಎಷ್ಟೊಂದು ಸತ್ಯ ಹೇಳಿದ್ದಾನೆ ಹೊಗೆ ಹೊಳವೆಗಳು ನಮ್ಮೊಂದಲೇ ಬಿಸಿಯಾಗಿವೆ ಇಲ್ಲ. ಆದರೆ ನಮ್ಮ ಬೆಂಕಿ ನೀರಾಗಿದೆ. ವಿಷಯ ಚಿಕ್ಕದಿತ್ತ ಕತೆಯಾಗಿದೆ, ಯಾರ ಅನುಗ್ರಹವಾಗಿದೆಯೋ...”

“ಕಾರ್ಮಿಕರ ಸಂಘ!”

“ಜಿಂದಾಬಾದಾ!”

“ಕಾರ್ಮಿಕರ ಸಂಘ!”

“ಜಿಂದಾಬಾದಾ!”

“ನಮ್ಮ ದನಿಯಲ್ಲಿ ಒಟ್ಟಾಗಿ ದನಿ ಸೇರಿಸಿ, ಬಂಧುಗಳೇ!”

“ತುಂಡಾಗುತ್ತೇವೆ, ಸಾಯುತ್ತೇವೆ, ನಾಶವಾಗುವುದಿಲ್ಲ! ಅಳಿಯುವುದಿಲ್ಲ! ನಾವು ಕಾರ್ಮಿಕರು, ಬಾಗುವುದಿಲ್ಲ!”

ಒಮ್ಮೆಲೇ ನಮಿತಾ ತನ್ನ ವಿಜಾರಗಳಿಂದ ಹೊಳೆದಳು.

“ವಿನಾದರೂ ಹೇಳಿದೆಯಾ ನೀನು?” ಅಭಿಪ್ರಾಯದೊಂದಿಗೆ ಪಕ್ಷದಲ್ಲಿಯೇ ನಡೆಯುತ್ತಿದ್ದ ಪವಾರನ ಕಡೆ ಸೋಜಿದಳು ಅವಳು.

ದೀರ್ಘ ತಲ್ಲಿನತೆಯ ಪೋರೆ ಕಳಚಿದ ಪವಾರ, ಗಾಢವಾದ ವಿಶ್ವಾಸದೊಂದಿಗೆ.

“ಹೇಳಲು ಬಯಸುತ್ತಿದ್ದೇನೆ. ಕಾರ್ಮಿಕನ ಮನೆ ಹೊಟ್ಟೆ ತುಂಬೋದು, ಮೈ ಮುಚ್ಚೋದು ಇದರ ಕೊರತೆಯಿಂದಷ್ಟೇ ಕೆಳೆತಾ ಇಲ್ಲ. ಜೈತನ್ಯಶಾಸ್ಯತೆಯಿಂದಲೂ ಗಾಢವಾಗಿ ತುಂಬಿಕೊಂಡಿದೆ ಎಂದು ಯೋಚಿಸ್ತಿದೇನೆ.”

ಅವಳು ಅಣ್ಣಾ ಸಾಹೇಬರ ಮಾತಿನ ಹೋಡಿಯಲ್ಲಿ ಮುಖುಗಿದ್ದಳು.

“ಬಿಟ್ಟುಹೋದ ಕಾರ್ಮಿಕರು ಮರಳಿ ಬರುವ ಸಂಭವ ಇದೆಯಾ? ಇಷ್ಟಾಂದು ಭಾವೋಧ್ವಿನೆ ಪಕವಾದ ಭಾಷಣವನ್ನು ನಾನು ನನ್ನ ಜೀವನವಲ್ಲಿ ಯಾರಿಂದಲೂ ಕೇಳಿಲ್ಲ. ಅಣ್ಣಾ ಸಾಹೇಬರ ವಾಣಿಯಲ್ಲಿ ಎಂಥಾ ಅಡ್ಡತ ಸಂಮೋಹಕ ಶಕ್ತಿಯಿದೆ! ದೇಹದ ರೋಮಗಳ ಕೆವಿಯೂ ನೆಟ್ಟಗಾದವು. ಅಪ್ಪಾಜಿಯವರ ಹೆಚ್ಚೆ ಗುರುತುಗಳ ಮೇಲೆಯೇ ನಡೆದು ಅಣ್ಣಾ ಸಾಹೇಬರಿಗಾಗಿ ನನ್ನ ಜೀವನವನ್ನೇ ಅರ್ಧಸೋಣ ಎಂದು ಮನಸ್ಸಾಗುತ್ತಿದೆ.”

ಪವಾರನು ಅವಳ ಉಳಿದ ಮಾತುಗಳನ್ನು ಕೇಳಿಯೂ ಕೇಳದವನಂತೆ ಮಾಡಿದ.

“ನಿನ್ನ ಶಿವಕುಮಾರಿದೇವಿ ಚಾಳಿಗೆ ಹೋದ ನಂತರ ಜರ್ಜೆಯಲ್ಲಿ ಕೆಲವು ನಿರ್ಣಯಗಳಾಗಿದ್ದವು. ನೀನು ಹೋಗುತ್ತಲೇ ವಿಮಲಾಬೇನ್ ಹತ್ತು-ಹದಿನ್ಯಾದು ನಿಮಿಷಗಳ ಸಲುವಾಗಿ ಬಂದಿದ್ದಳು ಅಕರಮ್ ಹೋಲಿಗೆ

“ವಾಸ್ತವವಾಗಿ ಕಾರ್ಮಿಕರಲ್ಲಿ ನೂರು ನೂರ್ಯೆವತ್ತು ಜನ ಹಿಂತಿರುಗಿದರೆ ಅದೇನು ದೊಡ್ಡ ಸಂಖ್ಯೆಯಲ್ಲ. ಆಯಿ ಒಂದು ಗಾದೆ ಮಾತು ಹೇಳಾ ಇರ್ತಾಳೆ—‘ಒರಳಿಗೆ ನಾಲ್ಕು ಭತ್ತ, ಕುಟ್ಟೋದಕ್ಕೂ ಇಲ್ಲ, ಬೀಸೋದಕ್ಕೂ ಇಲ್ಲ’. ಇಷ್ಟಾಗಿ ನೂರು ನೂರ್ಯೆವತ್ತು ಜನರ ಹಿಂತಿರುಗುವಿಕೆಯೂ ಅವರ ಅಂತರಂಗದಲ್ಲಿ ಒಂದು ಭಾವನಾತ್ಮಕ ಸಂಚಲನ ಪ್ರಾರಂಭವಾಗಲು ಸಮಯಬೇಕು ಎಂಬ ಭರವಸೆಯನ್ನು ಹುಟ್ಟಿಸುತ್ತದೆ. ಇಲ್ಲವಾದರೆ ವಿಷಯ ಕ್ಯಾಜಾರಿಹೋಗುತ್ತದೆ. ಹದಿನಾಲ್ಕನೆಯ ತಾರೀಕಿಗೆ ಇನ್ನು ನಾಲ್ಕು ದಿನ ಮಾತ್ರ ಉಳಿದಿದೆ. ಗೆರಿಲ್ಲಾ ಕಾರ್ಯಕರಂತ್ರದಿಂದಷ್ಟೇ ಸಫಲತೆ ಸಾಧ್ಯ. ನಾವು ನಮ್ಮ ನಮ್ಮ ಪ್ರಾಂತ್ಯದಲ್ಲಿ ಹೋಗಿ ಮನೆಮನೆಗೆ ಎಚ್ಚರಿಸಬೇಕು ಎಂದು ನಿರ್ಣಯ ಆಗಿದೆ. ಅವರನ್ನೆಲ್ಲ ನಮ್ಮ ಕಡೆ ತಿರುಗಿಸಬೇಕು. ಲಿಖಿತವಾಗಿ ಬರೆಸಿಕೊಳ್ಳಬೇಕು ಅವರಿಂದ. ಹದಿನಾಲ್ಕನೆಯ ತಾರೀಕಿನ ಮೆರೆವಣಿಗೆಯಲ್ಲಿ ಅವರು ಭಾಗವಹಿಸೋ ಹಾಗೆ ಮಾಡಬೇಕು.

“ಇಂದು ಮನೆಗೆ ಹೋಗ್ತಿದೇನೆ. ಅದೂ ಅಪ್ಪ-ಅಮ್ಮ ಅವರಿಗೆ ಸೂಚನೆ ಹೊಡೋದಕ್ಕೆ. ನಾಲ್ಕೆ ನ್ಯಾದು ದಿನ ನಾನು ಎಲ್ಲಿರ್ತೇನೆ ಯಾರಿಗೂ ಪತ್ತೆ ಇರೋದಿಲ್ಲ. ಮನೆಗೆ ಹೋಗದೆ ಹೋದರೆ ಅಮ್ಮ ದಾರಿಕಾಯಿತ್ತಾಳೆ. ಕೊನೆಯ ಲೋಕಲ್ ಹಿಡಿದಾದರೂ ಮನೆಗೆ ಬಂದೇ ಬರ್ತೇನೆ ಅಂತ. ಹೋಗದೆ ಹೋದರೆ ರಾತ್ರಿಯಿಡೇ

జాగరణ మాడ్తాళీ. శోనయ లోకలో కూడ తప్పి హోగిరబేచు అంత. బెళగిన జావద నాల్చు గంటియ మోదలు లోకలో గాడియన్న హిడిదాదరూ మనేగే ఒర్తేనే అంత...”

“నిమ్మ ఆయి భేటియాగబేచు అంత ఆసే ఆగ్తు ఇదే.”

“యావుదాదరూ దిన పురసొత్తాదాగ భేటి మాడిస్తేనే. అమ్మన క్షీయ అమటి, తెంగినకాయి హాకిద హేసరుబేళీ తరకారి అందరే నీను బెరళు నేచ్చుతీయ”

“హోదా?”

“హోం”

“హాగాదరే ఆదష్టు బేగనే నిమ్మ మనేగే హోగబేచు”

“అణ్ణా సాహేబర భాషణద గజలోన్న నీను స్ఫ్లప హేచ్చుగింయే ఓదిశోండిదియా...”

“నాను నిజవాగి ప్రభావితశాగిద్దేనే.”

పవారనిగే అవళ అంతరంగద నిశ్శయ అప్పియవేనిసితు.

“నన్నన్న ఇందినవరేగూ ఒందు ప్రత్యే కాడ్తానే ఇదే. తట్టగళిగే జీవ తుంబువ కలేయల్లి సిద్ధహస్తరాద కలావిద అణ్ణాసాహేబరు, కళేద ఇప్పత్తు వషట్కలింద కామికర సుత్త హోరాముత్త ఒందిద్దరూ అవరల్లి ఆత్మజీతన్యవన్న జాగ్రతగోళిసలు యాకే సాధ్యవాగలిల్ల? ఇందిగూ కూడ యాకే అపాయ సుత్తు హాక్కానే ఇర్దదే? యారు యావాగ ఇవరన్నెల్ల పుసలాయిస్తారో, కురిగళ హిండినంతే హోడెచొండు హోగుత్తారో!”

“అత్తశోఽధనే మాడలు యోగ్యవాద సంగతియిదు. కామికరు విధివత్తాగి ఎంజినియరింగ్ శీక్షణ పడెయదిద్దరూ, గూడవాద క్లిష్టవాద యంత్రగళన్న నెండువుడన్న కలియుత్తారే. ఇప్పత్తు ఇప్పత్తెరదు వషట్కగళ అవధియల్లి స్థంతద వివేక వికసితవాగువుదిల్లవే? ఇదు శోచనీయ స్థితి అల్లవే!”

“ఈ విషయద బగ్గె నమ్మ ఒళి ఉత్తరవేనాదరూ ఇదేయే?”

పవార క్షొకాల మౌనవాద, స్ఫుయం ఉత్తరద గంటన్న శోధిసలు తన్న హృదయద గూడినోళగే తడకాదిద.

“ఒమోమ్మే అనిసుత్తిదే, ఉద్దేశపొవఁక అణ్ణాసాహేబరు కామికర జీతనవన్న ఒగ్గుడిసువ బదలు, అవరన్న జీతనా సంపన్న ఆత్మబలద వృక్షత్తద భరవసయ మేలే అవలంబిసిరువ పాతవన్న హేజ్జిగే కలిసిద్దారే. యాకే? స్వావలంబనయింద కామిక వగఁద జిడుగడయ అధివేందరే,

೨೨ / ಆವಿಗೆ

ಅವರ ನಡುವೆ ತನ್ನ ಅಲೋಕ ಕಾಂತಿಯನ್ನು ಕ್ಷೇಣಗೊಳಿಸಿಕೊಳ್ಳೋದು.”

“ನಿಮ್ಮ ಈ ವಾದ ಯಾರಿಗೇ ಆಗಲಿ ವಿಚಿತ್ರ ಅನಿಸುತ್ತದೆ” ಅವಳಿಗೆ ಮಾತು ನಾಟಿತು.

“ವಿಚಿತ್ರ ಯಾಕೆ? ನಕಾರಾತ್ಕವಾಗಿ ಯೋಚಿಸೋ ವ್ಯಕ್ತಿ ನಾನಲ್ಲ. ಆದರೆ ನಾನು, ನಾನು ಈ ಅಳವಣ್ಣ ಅದರ ಕೊನೆಯ ಪದರದವರೆಗೆ ಹರಿದು ನೋಡಲು ಪರೀಕ್ಷಿಸಲು ಬಯಸಿದ್ದೇನೆ, ಎಷ್ಟೂಂದು ಭಯಾನಕ-ಹುರೂಪ ಇದೆ, ತನ್ನದೇ ಚೀತ್ಯಾರವನ್ನು ಭಾಯಿಯಲ್ಲೇ ಅದುಮಿಟ್ಟಕೊಂಡ ಸತ್ಯದ ಹಾಗೆ ಅಂದರೆ ತಪ್ಪನಿಲ್ಲ...”

“ಇರಲಿ ಬಿಡಿ, ನಮ್ಮ ಕಿಶೋರಿಬಾಯಿ ಹೇಗಿದ್ದಾರೆ?”

“ಜನ್ಮಾಗಿದ್ದಾರೆ.”

“ಸುನಂದಾಳ ಮಗು?”

“ಮುದ್ದಾಡುತ್ತಲೇ ಮುಗುಳ್ಳಗು ಹಾರಿಸ್ತಾಳಿ...”

“ಸುನಂದಾಳ ಭೇಟಿ ಆಯಿತಾ?”

“ಯಾರದೋ ಮನೆಗೆ ಹೋಗಿದ್ದಳು. ಸಾಂಪ್ರದಾಯಿಕ ಸದೋಭಾವನಾ ಯಾತ್ರೆಗಾಗಿ”

“ಅಂದರೆ ‘ಮಾತ್ರ ಜಾಗರಣ’ದ ಅಭಿಯಾನ ಜೋರಾಗಿ ನಡೆದಿದೆ?”

ಅವಳು ಪವಾರನ ದೃಷ್ಟಿಯನ್ನು ಲಕ್ಷಿಸಿಯೂ ಲಕ್ಷಿಸದಂತೆ ಮಾಡಿದಳು. ಪುಟ್ಟ ನಗು ನಕ್ಷೆಳು.

“ಕೇಸ್ ಹೈಲ್ ಯಾವ ಸ್ಥಿತಿಯಲ್ಲಿದೆ?”

“ಅಡ್ವೆನ್‌ಕೇಟ್ ಲಲಿತಾರ ಬಳಿ ಹೋಗಿದೆ.”

ಪುಟ್ಟಪಾಥ್ ಮೇಲೆ ಬಿಚ್ಚಿಕೊಂಡ ಸಡಿಲವಾದ ಅಂಗಿ, ಕಾಲುಚೀಲ, ಬನಿಯನ್ನು, ಕಚೀರಫ್, ಕಟ್ಟಪೀಸ್, ಸಲವಾರ ಸೂಟ್, ಬಾಜಣಿಗೆ, ಬಟನ್ನು, ಸೂಜಿದಾರ, ಕತ್ತರಿ ಮುಂತಾದವುಗಳ ಅಂಗಡಿ, ಹವಾಯಿ ಚಪ್ಪಲೀಗಳ ರಾಶಿ, ಇವುಗಳನ್ನು ನೋಡುವ ಸಂದರ್ಭದಲ್ಲಿಯ ಮಧ್ಯ ದಾರಿಮಾಡಿಕೊಳ್ಳುತ್ತ, ‘ಆಲ್ಮೋ’ ಶಾಪಿಂಗ್ ಕಾಂಪ್ಲೆಕ್ಸ್ ಕಡೆ ಮುಂದುವರಿಯುತ್ತಿದ್ದರು—ಅವಳು ಹಾಗೂ ಮೇಡಂ.

ಮೇಡಂ ಒಮ್ಮೆಲೇ ಅವಳತ್ತ ಕತ್ತು ತಿರುಗಿಸಿದರು.

“ಬಿ.ಎ. ಮಾಡಬೇಕು ಎಂದು ಇಷ್ಟಪಟ್ಟರೆ ಅವಶ್ಯಮಾಡು. ಆದರೆ ಸಂಜೀಯ ತರಗತಿಗಳಿಗೆ ಹಾಜರಾಗೋದರ ಬದಲು ನೀನು ಪ್ರಾಯವೇಟ್ ಆಗಿ ಘಾರ್ಕ ತುಂಬೋದೇ ಒಳ್ಳೆಯದಲ್ಲವಾ?”

“ಮೇಮ್, ನನ್ನ ಮುಖ್ಯ ವಿಷಯ ಇಂಗ್ಲಿಷ್. ಪ್ರಾಯವೇಟ್ ಆಗಿ ಘಾರ್ಕ ತುಂಬಿದರೆ ನಾನು ಇಂಗ್ಲಿಷ್‌ನಲ್ಲಿ ಬಿ.ಎ. ಮಾಡೋದು ಕಷ್ಟ.”

“ಹಾಗಾದರೆ ಬೇರೆ ಯಾವುದಾದರೂ ವಿಷಯ ಆಯ್ದು ಮಾಡಿಕೋ.”

“ಅದೂ ಸಾಧ್ಯವಿಲ್ಲ ಮೇಡಂ!”

“ಅಲ್ಲದೆ, ನನಗನಿಸೋದೇನು ಅಂದರೆ, ಸಂಚಯ ತರಗತಿಗಳಿಗೆ ಹಾಜರಾದರೆ ಓದು ರೆಸ್ಯುಲರ್ ಆಗುತ್ತದೆ. ಎಲ್ಲಿಯೋ ಒಂದು ಕಡೆ, ತರಗತಿಯ ಗೋಡೆಗಳು ವಿದ್ಯಾರ್ಥಿಗೆ ವಿದ್ಯಾರ್ಥಿಯ ಭಾವನೆಯನ್ನು ಜಾಗ್ರತ್ತಗೊಳಿಸುತ್ತವೆ ಮೇವೂ! ಪ್ರತಿಸ್ವರ್ದ್ಧ ಇದ್ದಾಗ ಆಸಕ್ತಿ ಇರುತ್ತದೆ.”

“ನೀನು ಹೇಳೋದು ತಪ್ಪಲ್ಲ. ಆದರೆ ಪರಿಸ್ಥಿತಿ ವಿರುದ್ಧವಿದ್ದಾಗ, ನಮ್ಮ ಸಂಕೆಲ್ಪ ಶಕ್ತಿಯನ್ನು ಹೇಗಾದರೂ ಮಾಡಿ ನಗದು ಮಾಡಿಕೊಳ್ಳಬಹುದಲ್ಲ. ಬೆಳೆಯ ಭೂಮಿ ಬಂಜರಾಗಬಾರದು. ಇಂಗ್ಲಿಷ್‌ನಲ್ಲಿ ಬಿ.ಎ. ಮಾಡಬೇಕಾದ್ದು ಆವಶ್ಯಕ. ಪ್ರಾಯವೇಟ್ ಫಾರ್ಮ ತುಂಬು ಎಂದು ನಾನು ಹೇಳಿದ್ದರ ಹಿಂದೆ ನಿನ್ನ ಪರಿಸ್ಥಿತಿಯ ಕಾರಣವಿದೆ. ಮನೆಯಲ್ಲಿ ತಂದೆ ಹಾಸಿಗೆಯಲ್ಲಿ ಮಲಗಿದ್ದಾರೆ. ಅಲ್ಲದೆ ನಮ್ಮಲ್ಲಿ ನೀನು ನೌಕರಿ ಮಾಡ್ರಿಯೂ ಎಂದಾದರೆ ತಡವಾಗುವುದು ಸ್ವಾಭಾವಿಕ. ಇದನ್ನಲ್ಲ ಹೇಳುವುದರ ಉದ್ದೇಶ ಅಂದರೆ ನಮಗಿರೋ ಸೌಲಭ್ಯಗಳನ್ನು ಗಮನಿಸಬೇಕಲ್ಲ. ನಿನ್ನನ್ನು ನಿರುತ್ಸಾಹಗೊಳಿಸುವುದು ನನ್ನ ಉದ್ದೇಶ ಅಲ್ಲ. ಆದರೆ.... ಹೆಚ್ಚೆಯಿಡೋ ಮುಂಚೆ ಪರ-ವಿರೋಧ ಪರಿಸ್ಥಿತಿಗಳನ್ನು ಅಳೆಯುವುದು ಯೋಗ್ಯ ಅಲ್ಲವಾ?”

ಅವಳು ಆಲೋಚನೆಗೆ ಬಿದ್ದಳು.

ಅವಳ ವಿಷಯದಲ್ಲಿ ಎಂದಾದರೂ ಯಾರಾದರೂ ಇಷ್ಟೊಂದು ಆಸಕ್ತಿಯಿಂದ ಮಾತನಾಡಿದ್ದಾರಾ! ಅವಳ ಭವಿಷ್ಯದ ಬಗೆಗೆ ಚಿಂತೆ ಮಾಡಿದ್ದಾರಾ?

ಯಾರು ಯೋಚಿಸಿದ್ದಾರೆ?

ಹಷಣಾ?

ಅಪ್ಪಾಡಿ?

ಅಮ್ಮಾ?

ಸ್ಕೃತಾ!

ಕುಂತಿ ಮಾಂಸಿ?

ಇಂದ್ರಭೃತ್ಯಾ?

ಅಣ್ಣಾ ಸಾಹೇಬರು?

ಪವಾರ?

ಶಾಹಬೆನ್

ಮಮತಾ?

ಶೋಭನಾಥ ಅಂಕಲ್?

ಶಿವಹರೆ ಅಂಕಲ್?

ಶಿಂದೆ ಅಂಕಲ್?

ವಿಷ್ಣು ಅಂಟಿಯ ಕಾಣದ ಅಕ್ಕನ ಮಗ?

೨೨೪ / ಆವಿಗೆ

ಹೆಸರುಗಳೇಲ್ಲ ಜ್ಯೋಂಟ್ ವ್ಯೋಲೊನಲ್ಲಿ ಆಕಾಶದಲ್ಲಿ ತಿರುಗತೊಡಗಿದವು.
“ಹೇಳು, ಏನು ಯೋಜನೆ ಮಾಡಿದೆ?”

ಓದನ್ನು ಹೇಗೆ ಮುಂದುವರಿಸುವುದು-ನಿಣಾಯದ ಚೌಕಟ್ಟಿಗೆ ಬಂದು
ನಿಂತುಕೊಂಡಳು. ಉಂಪಾಪೋಹಗಳಿಂದ ಮುಕ್ತವಾಗಿ.

“ನಿಮ್ಮ ಸಲಹೆ ಅವುವಹಾರಿಕವಲ್ಲ ಮೇಚೊ! ‘ಕಾರ್ಮಿಕರ ಸಂಖ್ಯೆದ ಕಚೇರಿಯಿಂದ
ಬರುವಾಗಲೂ ಆಗಾಗ್ಗೆ ತಡವಾಗಿಬಿಡುತ್ತಿತ್ತು’”

“ಅಂದಮೇಲೆ ನೀನು ಎಸ್.ಎನ್.ಡಿ.ಟಿ.ಯಿಂದಾನೇ ಘಾರ್ಕ್ ತುಂಬು. ಮಹಿಳೆಯರ
ವಿಶ್ವವಿದ್ಯಾಲಯ ಅದು. ಬಹಳಷ್ಟು ರಿಯಾಯಿತಿಗಳು ಸಿಗುತ್ತವೆ.”

ಸಮೃದ್ಧಿ ಸೂಚಿಸಿ ಅವಳು ತಲೆ ಅಲುಗಿಸಿದಳು.

“ಹಾಗೇ ಆಗಲಿ ಮೇಡಂ.”

ಎಷ್ಟೊಂದು ಅವಧಿಯ ನಂತರ ಅವಳು ತನ್ನ ಓದಿನ ಬಗ್ಗೆ ಯೋಚಿಸುತ್ತಿದ್ದಾಗೆ.
ಮಿದುಳಿನ ಯಾವ ಮೂಲೆಯಲ್ಲಿಯೂ ತನಗಾಗಿ ಖಾಲಿ ಸ್ಥಳ ಎಂದೂ ಕಾಣಿಸಿರಲಿಲ್ಲ.
ಅದರಲ್ಲಿ ಮುಳುಗಿ ಅವಳು ತನ್ನ ಅರ್ಥವಾಗಿದ್ದ ಶಿಕ್ಷಣದ ಬಗೆಗೆ ರೂಪರೇಖೆಯನ್ನು
ಹಾಕಿಕೊಳ್ಳಲು ಅವಕಾಶವೇ ಆಗಿರಲಿಲ್ಲ. ಕೆಲದಿನಗಳ ಹಿಂದೆ ಅವಳಿಗೆ ಅನಿಸಿತ್ತು,
ಬಹುಶಃ ಅರ್ಥವಾಗಿರುವ ಶಿಕ್ಷಣವನ್ನು ಮುಗಿಸುವುದು ತನ್ನ ಭಾಗ್ಯದಲ್ಲಿ ಬರೆದಿಲ್ಲ.

ಬೆಳಿಗೆ ಸರಿಯಾಗಿ ಆರೂಮುಕ್ಕಾಲು ಗಂಟೆಗೆ ನಾಲ್ಕನೆಯ ಅಂತಸ್ತಿನ ಮುಮ್ಮಾ
ಮೆಟ್ಟಿಲು ಇಳಿಯುವಾಗ ಚ್ಚಪಲ್ಲಿಯ ಅಟ್ಟೆಯ ‘ಟಕ್ಕಾಟಕ್ಕ’ ಅವಳ ಕಿವಿಯ ಮೇಲೆ
ಸುತ್ತಿಗೆಯ ಹಾಗೆ ಬಾರಿಸುತ್ತಿತ್ತು. ಥುನ್ನೊ ಹಾಗೂ ಮುನಿಯಾ ಅವರಿಗಾಗಿ ಶಾಲೆಯ
ತಿಂಡಿಯ ಡಬ್ಬಾ ತಯಾರಿಸುವುದೂ ಕಷ್ಟವಾಗುತ್ತಿತ್ತು. ಅಟ್ಟೆಯ ‘ಟಕ್ಕಾಟಕ್ಕ’ ಕೇಳಿದ
ದಿನ, ಕಿವಿ ಮುಚ್ಚಿ ಬಾಗಿಲು ದಾಟಿ ಮೆಟ್ಟಿಲ ಮೇಲೆ ಕಾಯುತ್ತ ಅಂಟಕೊಂಡಿರುತ್ತಿದ್ದಳು.
ಮನಸ್ಸಿಗೆ ಬೇಸರವಾಗುತ್ತಿತ್ತು. ಇಂದು ಮುಮ್ಮಾ ಕಾಲೇಜಿಗೆ ಯಾಕೆ ಹೋಗುತ್ತಿಲ್ಲ!
ಅವಳಿಗೆ ಮುಮ್ಮಾ ಬಗೆಗೆ ಹೋಟೆಕಿಷ್ಟೇ?

ಮುಮ್ಮಾ ಮತ್ತು ಅವಳ ನಡುವಳಿ ಈಷ್ಟೆಯೇ ಅಸಹಜತೆಗೆ ಕಾರಣವಿರಬಹುದು.
ಫಾಲ್ ಅರ್ಥವಾ ಫ್ರೋನ್ ಇತ್ಯಾದಿಗಳ ಜಿಲ್ಲರೆ ವಿಚಾರಗಳು ಮನಸ್ಸು
ಮುರಿದುಹೋಗುವಷ್ಟು ಮಹತ್ವದವೇನೂ ಅಲ್ಲ. ಈ ಅಸಹಜತೆಯನ್ನೇ ಮುಮ್ಮಾ
ಅನ್ಯಥಾ ಭಾವಿಸಿರಬೇಕು ಮತ್ತು ಸಿಟ್ಟುಗೊಂಡಿರಬೇಕು. ಏನೇ ಆಗಿರಲಿ, ಆ ಇಬ್ಬರಲ್ಲಿನ
ದಾಟಲಾರದ ಕಂದಕ ಹಾಗೆಯೇ ಉಳಿಯಿತು. ಹೊದಲಿಗೆ ಸ್ನೇಹಮಯವಾಗಿದ್ದ
ಮನೆಯ ಸಂಬಂಧವೇ ಕಡಿದುಹೋಯಿತು.

ಸಂಬಂಧಗಳು ಕತ್ತರಿಸಿದ ಮೇಲೂ ತಲೆಯೋಳಗೇ ಹುಂಡಲಿ ಹಾಕಿ ಕುಳಿತು
ಯಾಕೆ ಕಟೆಯುತ್ತಿರುತ್ತವೇ?

ಉಂಪಾಂ ಮುಮ್ಮಾಳೋಡನೆ ಎಲ್ಲಿ ಜಗಳವಾಡಿದ್ದಾಗೆ? ತುಟಿಕಚ್ಚಿ, ಒಮ್ಮೆ ತಲೆ

ರುಮಾಡಿಸಿದಳು.

ನಿಂಣಯವಾಯಿತು. ಮುಂದಿನವಾರ ಮೇಡಂರಿಂದ ಅನುಮತಿ ಪಡೆದು ಮುಂಬಯಿ ವಿಶ್ವವಿದ್ಯಾಲಯದಿಂದ ಲೀವಿಂಗ್ ಪ್ರಮಾಣಪತ್ರಕ್ಕಾಗಿ ಅರ್ಜು ಸಲ್ಲಿಸುತ್ತಾಳೆ. ಸಾಧ್ಯವಾದರೆ ಅದೇ ದಿನ ಎನ್‌.ಎನ್‌.ಡಿ.ಟಿ.ಯಿಂದ ಘಾರ್ ತುಂಬಲು ಮಾಹಿತಿಗಳನ್ನು ಪಡೆಯುವಳು. ಯಾಕೆಂದರೆ ನಿರ್ದಿಷ್ಟ ಅವಧಿಯಲ್ಲಿ ಘಾರ್ ತುಂಬಬೇಕ್ಕಳು!

ತಂದೆಯವರ ಚಿಕಿತ್ಸೆಯ ವಿಷಯವಾಗಿಯೂ ಮೇಡಂ ಜೊತೆ ಮಾತುಕತೆ ಆಯಿತು. ಬಿಡುವು ದೂರೆತಾಗ ಅವರು ‘ಭಾಂಬ ಹಾಸ್ಟಿಟ್ಲ್’ ನ ವ್ಯವಸಾಯಕ ಡಾ॥ ಜೋತೆ ಅವರೊಡನೆ ಮಾತನಾಡುತ್ತಾರೆ. ‘ಟ್ರಿಸ್ಟ್’ ಮೂಲಕ ತಂದೆಯವರಿಗೆ ಉಚಿತ ಚಿಕಿತ್ಸೆ ಸಾಧ್ಯವಾಗುವ ಹಾಗೆ ಪ್ರಯತ್ನಿಸುವುದಾಗಿ ಆಶ್ಚರ್ಯಸನೆ ನೀಡಿದರು.

‘ಅಲ್ರೋ’ ದಲ್ಲಿ ಪ್ರವೇಶಿಸುತ್ತಲೇ ಏರಾಕೂಲೋನ ತಂಪ್ಯ ಕಲ್ಲಂಗಡಿ ಹಣ್ಣಿನ ತಂಪಿನ ಹಾಗೆ ದೇಹವನ್ನು ಹೊಕ್ಕು ಕುಳಿತ್ತಿತು. ಕೆಲವು ಕ್ಷಣಿ ಮೊದಲು ಯಾರೋ ಅವಳ ಬೆನ್ನು ಮೇಲೆ ಹೇರಿದ್ದ ಭಾರವಾದ ಮೂಟೆಯನ್ನು ನಿರ್ಧಾನವಾಗಿ ತನ್ನ ಹೆಗಲಿಗೆ ಸರಿಸಿದ್ದಾರೆ ಎಂದೆನಿಸಿತು.

ವಾಸ್ತವದಲ್ಲಿ ಹೀಗಾಗಲು ಸಾಧ್ಯವೇ!

ಅವಿಶ್ವಸದಿಂದ ತುಂಬಿದ ಅವಳು ತನಗೇ ಪ್ರಶ್ನೆ ಕೇಳಿಕೊಂಡಳು.

ಅಂಗ್ಯೆಯಲ್ಲಿರುವುದಕ್ಕೆ ಕನ್ನಡಿ ಯಾಕೆ? ಮೇಡಂ ಇಲ್ಲವಾ?

ಹೇಗಿದ್ದರೂ ಕೆಲಸದ ಬಗಗೆ ಮಾತುಕತೆ ಆಗಿದೆ. ಇನ್ನೂ ಅನವಶ್ಯಕ ಅಂಟಿಕೊಂಡಿರುವುದೇಕೆ? ಅದು ಯೋಗ್ಯವಲ್ಲ. ಅವರು ತಮ್ಮ ಕೆಲಸದ ಜೊತೆ ವಾರಾತುಕ ತೆರುವೂ ನಡೆಯಾಲಿ ಎಂದು ಇಷ್ಟ್ವ ಹೊತ್ತು ತವ್ವಿ ಜೊತೆ ಕೂರಿಸಿಕೊಂಡಿರಬಹುದು. ಮೇಡಂ ಅವರಿಗೆ ಶಾಪಿಂಗ್ ಮಾಡಬೇಕಾಗಿದೆ. ಅವಳು ಅವರೊಂದಿಗೆ ಬಲವಂತವಾಗಿ ಎಲ್ಲಿಗೆಲ್ಲ ತಿರುಗಾಡುತ್ತಾಳೆ? ಬಹುಶಃ ಸಂಕೋಚಿಸಿದಿದ್ದ ಮೇಡಂ ‘ನಿನ್ನ ಕೆಲಸ ಆಯಿತಲ್ಲ, ಇನ್ನು ನೀನು ಮನೆಗೆ ಹೋಗು’ ಎಂದು ಹೇಳಿರಲಿಕ್ಕಿಲ್ಲ.

ಸಂಕೋಚ ಬಿಟ್ಟು ತಾನೇ ಅವರನ್ನು ಕೇಳಲೇ?

“ನನ್ನಿಂದಾಗಿ ನಿಮಗೆ ಶಾಪಿಂಗ್‌ನಲ್ಲಿ ಯಾವುದೇ ರೀತಿಯ ತೋಂದರೆ ಆಗಲಿಕ್ಕಿಲ್ಲವಾ ಮೇಡಂ?”

“ತೋಂದರೇನಾ? ಚೀಲ ಹಿಡಿದುಕೊಳ್ಳಲಿಕ್ಕಾದರೂ ಜೊತೆಗೊಂದು ಜನ ಬೇಕ್ಕಳು. ಅಂಥ ಜನ ನಿನ್ನಂಥ ಸಂಕೋಚದ ಹಡಗಿಯಾಗಿದ್ದರಂತೂ ಅವಳನ್ನು ಬಿಟ್ಟು ಹೋಗೋದಕ್ಕೆ ಯಾವ ಮೂಲಿಕ ತಾನೆ ಮನಸ್ಸು ಮಾಡಬಹುದು? ಇಂದು ನಾನು ನಿರ್ಧಾರ ಮಾಡಿದ್ದೇನೇ-ನನ್ನ ಇಂದಿನ ಎಲ್ಲ ಖರೀದಿಯನ್ನೂ ನಿನ್ನ ಸಲಹೆ ಹಾಗೂ ಇಷ್ಟುದ ಮೇಲೆಯೇ ಮಾಡುವುದು ಅಂತ. ಬಹಳ ಜಂಜಾಟ ಆಗುತ್ತದೆ. ಸಂದಿಗ್ಧದಲ್ಲಿ ಪೆಂಡ್ರೂಲಮ್ ಹಾಗೆ ತೋಗಾಡುತ್ತದೆ ಮನಸ್ಸು!”

ನಿರಾಳ ಉಸಿರು ಬಿಟ್ಟಳು ಅವಳು.

ತಮ್ಮ ಸಂಗಡ ಕರೆದುಕೊಂಡು ತಿರುಗಾಡಲು ಮೇಡಂ ಅವರಿಗೇ ತೊಂದರೆಯಿಲ್ಲ ವಾದರೆ ತನಗೇಕೆ ಸಂಕೋಳೆ!

ಶೋರೂಂನಲ್ಲಿ ತೂಗುಹಾಕಿದ ಆಕರ್ಷಕ ಉಡುಪ್ರಗಳನ್ನು ನೋಡಿದಾಗ ಅವಳ ಕೆಣ್ಣು ಕುಕ್ಕಿತು. ಅವುಗಳ ಮೇಲಿಂದ ದೃಷ್ಟಿ ಕೇಳುವುದೂ ಕಷ್ಟವಾಯಿತು.

ಹಾಗೆಂದು ಈ ರೀತಿಯ ಸಜ್ಞಗೊಳಿಸಿದ ಅಂಗಡಿಗಳನ್ನು ಅವಳು ನೋಡಿಲ್ಲವೆಂದ್ಲೂ.

ಸ್ಕೃತಾಳಿಗೆ ವಿಂಡೋಶಾಪಿಂಗ್‌ನ ವಿಯಾಲಿ. ತನ್ನ ಈ ಹುಚ್ಚು ತಣೆಸಿಕೊಳ್ಳಲು ಅವಳು ನಿರಾಕರಣೆಯನ್ನೂ ಲೇಕ್ಕಿಸದೆ ಬಲವಂತವಾಗಿ ಅವಳನ್ನು ಗಾಂಧಿಬಜಾರ್, ಘ್ರಾತನ್ ಸ್ಟ್ರೋಟ್, ಕುಲಾಬ್, ಭುಲೆಟ್‌ರ್, ದಾದರ್, ತಾಡೆವ್, ಲಿಂಕಿಂಗ್ ರೋಡ್‌ಗಳಿಗೆ ಎಳೆದೊಯ್ಯಿತ್ತಿದ್ದಳು. ಆಸೆಯ ಬೆಂಕಿಗೆ ತುಪ್ಪ ಎರೆಯುವ ಮನಮೋಹಕ ಸೀರೆಗಳು, ಡ್ರೆಸ್‌ಗಳು ಚರ್ಮದ ಹೊಸ ಮಾದರಿಯ ಪ್ರಸ್ಥಾನಗಳು, ಸ್ಯಾಂಡಲ್‌, ಬ್ಲೂ, ಪ್ರ್ಯಾಂಟು, ಜೆನ್ಸ್, ಟ್ರೈಸರ್‌, ಸೌಂದರ್ಯ-ಪ್ರಸಾಧನ ಸಾಮಗ್ರಿ... ಯಾದ್ದು ತದ್ದು ಬೆಲೆ ಕೇಳದೆ ಬಿಡುತ್ತಿದ್ದಿಲ್ಲ. ಪ್ರಭಾವಿತರಾದ ಮಾರಾಟಗಾರ ಅಥವಾ ಮಾರಾಟಗಾರಿಂದ ಬಳಿ ಇಂಥದ್ದು-ಅಂಥದ್ದು ತನಗೆ ಇಷ್ಟವೆಂದು ಹೇಳಿ ಅವರ ಸಹನೆಯನ್ನು ಪರೀಕ್ಷಿಸದೆ ಬಿಡುತ್ತಿರಲಿಲ್ಲ. ಅದನ್ನು ಖರೀದಿಸಲು ಅವಳು ಬಹಳ ವ್ಯಾಕುಲಳಾಗಿರುತ್ತಿದ್ದಳು. ದುರದೃಷ್ಟವಾತ್ ಹೊದಲೇ ಸಾಕಷ್ಟು ಖರೀದಿ ಮಾಡಿರುತ್ತಾಳೆ. ಮೇಲಾಗಿ ಬಿಲ್‌ತೆತ್ತು ಚೀಲವನ್ನು ಅಂಗಡಿಯವನ ಬಳಿಯೇ ಇಟ್ಟಿ ಹೊರಡುತ್ತಾಳೆ. ಎಲ್ಲೆಲ್ಲಿಗೆ ಹೊತ್ತುಕೊಂಡು ತಿರುಗುತ್ತಾಳೆ? ಧಾಕಾದ ಕಸೂತಿ ಮಾಡಿದ ಬಟ್ಟೆ ಅವಳಿಗೆ ಹಿಡಿಸಿದೆ. ನಾಳೆ ಬಂದು ಅದನ್ನು ಖರೀದಿಸದೆ ಬಿಡುವುದಿಲ್ಲ. ಮಾರಾಟಗಾರಳು ಅವಳ ಆಸಕ್ತಿಯನ್ನು ಗಮನಿಸಿ ಜಾಮದಾನಿ ಸೀರೆ ಬೇಕಾದರೆ ಒಂದು ನೂರು ರೂಪಾಯಿ ಅಡ್ಡಾನ್‌ ಕೊಟ್ಟಿರೆ ಅದನ್ನು ಕಾಯ್ದಿದುವುದಾಗಿಯೂ, ನಾಳೆ ಉಳಿದ ನಾಲ್ಕು ಸಾವಿರದ ಎರಡುನೂರಾ ಮೂವತ್ತೆಚ್ಚು ರೂಪಾಯಿ ಕೊಟ್ಟಿ ಬಯ್ದಿಹುದೆಂದೂ ಪ್ರಸ್ತಾಪ ಮಾಡಿದಳು.

ಪಂಜರದಲ್ಲಿ ಸಿಕ್ಕ ಇಲೀಯ ಹಾಗೆ ಚಡವಡಿಸುತ್ತ ಸ್ಕೃತಾ ತಕ್ಷಣ ನೆವ ಒಡ್ಡುತ್ತೊಡಗುತ್ತಾಳೆ. ಯಾಕೆಂದರೆ ನೂರು ರೂಪಾಯಿ ಮುಂಗಡ ಕೊಟ್ಟಿ ಸಿಕ್ಕಬಿಡ್ಡರೆ, ಬೇರೆ ಯಾವುದಾದರೂ ಅಂಗಡಿಯಲ್ಲಿ ಇಷ್ಟವಾದ ಬೇರೆ ವಸ್ತುವನ್ನು ಕೊಳ್ಳಲಾಗದ ಧರ್ಮಸಂಕಟದಲ್ಲಿ ಸಿಕ್ಕಬೀಳಿತ್ತಾಳೆ. ಇಂಥ ತೊಡಕಿನಲ್ಲಿ ಸಿಕ್ಕ ಬೀಳುವುದಕ್ಕಿಂತ ಭಾಗ್ಯದ ಭರವಸೆಯಲ್ಲಿ ಜಾಮದಾನಿ ಸೀರೆಯನ್ನು ಬಿಟ್ಟಬಿಡುವುದೇ ಒಳೆಯಿದು. ಅವಳ ಅದೃಷ್ಟದಲ್ಲಿ ಆ ಅಧ್ಯತ್ಮಿಸಿರೆ ಬರೆದಿದ್ದರೆ, ನಿಶ್ಚಯವಾಗಿಯೂ ಬೇರೆ ಗ್ರಾಹಕರ ಆಸಕ್ತಿಯಿಂದ ತಪ್ಪಿಸಿಕೊಂಡು ಉಳಿಯುವುದು.

ಅಂಗಡಿಯಿಂದ ಹೊರಗೆ ಕಾಲಿದುತ್ತಲೇ ಸ್ಮಿತಾ ತನ್ನ ಮಟಕಾಕಿಂಗ್ ಕುಡುಕ ಅಪ್ಪನ ಮೇಲೆ ಬೇಕಾಬಿಟ್ಟಿಯಾಗಿ ಧಿಕ್ಕಾರ ಹಾಕುತ್ತಾಳೆ. ಎಂಥ ಅದ್ಭುತ ಜಾಮುದಾನಿ! ನೇರವಾಗಿ ಧಾಕಾದಿಂದ ಬಂದದ್ದು. ಯಾರಾದರೂ ಪರೀಕ್ಷಕರ ಕಣ್ಣಿಗೆ ಬಿದ್ದರೆ ನಾಳೆಯವರೆಗೆ ಎಲ್ಲಿ ಉಳಿಯತ್ತದೆ ಬೂದಿ! ಹರಾಮುತೋರ್ ಅಪ್ಪನಾ ಏನು ವೊಸಳೇನಾ? ಸಾಪಿರ ರೂಪಾಯಿಯ ಇಂಗ್ಲೀಷ್ ಸಾರಾಯಿ ದಿನವಿಡೀ ಗುಟುಕರಿಸುತ್ತಾನೆ. ಅದರೂ ನಾಯಿಯ ಗಂಟಲೂ ಒದ್ದೆಯಾಗುವುದಿಲ್ಲ. ಶರಾಬು ಕುಡಿಯೋದಿಲ್ಲ ಮಟಕ ಕಿಂಗ್, ಅವರ ಆಸೆಗಳನ್ನೇ ಗುಟುಕರಿಸುತ್ತಾನೆ. ಅವರೂ ಇದ್ದಾರೆ. ಮನೆಯಲ್ಲಿ ಎಲ್ಲ ಇದ್ದೂ ತನ್ನ ಅಭಿರುಚಿಯನ್ನು ಪೂರ್ಣಗೊಳಿಸಿಕೊಳ್ಳಲಾರದೆ, ರಸ್ತೆ ರಸ್ತೆ ತಿರುಗುತ್ತ ವಿಂಡೋ ಶಾಪಿಂಗ್‌ನಲ್ಲಿ ಕಣ್ಣ ಹಾಯಿಸುತ್ತ ತಿರುಗಬೇಕಾಗುತ್ತದೆ.

“ನಡೆ, ಎಲ್ಲಿಯಾದರೂ ಹೋಗಿ ಕೂತುಕೊಳ್ಳಬ್ಬೇಣ. ಬಹಳ ದಣ್ಣಿಸಿದೆನಲ್ಲವಾ ನಿನಗೆ?”

ಅವಳು ಮನಸ್ಸಿನಲ್ಲಿಯೇ ಬಿಸಿಯಾಗಿ ಸಿಟ್ಟಿನಿಂದ ಸ್ವೇಳಿಸುವ ಸ್ಥಿತಿಗೆ ತಲುಪುತ್ತಾಳೆ. “ದಣ್ಣಿಸಿದ್ದಷ್ಟೇನಾ? ಸಮಯಕ್ಕೆನಾದರೂ ಬೆಲೆ ಇದೆಯಾ?”

“ಮಹಾರಾಣೆಯವರ ಸಮಯ ಬಹಳ ಹಾಳು ಮಾಡಿದೆ. ಬೆಷ್ಟಿ! ಏನು ಮಾಡಿದ್ದೆ ಮನೇಲಿ ಕೂತು? ಒಂದು ಯಂಕಃಿತ್ತೋ ಸೀರೆಗೆ ಫಾಲ್ ಹಚ್ಚುತ್ತಿದೆ. ಇಪ್ಪತ್ತು ಹಪ್ಪಳ ಹಚ್ಚುತ್ತಿದೆ. ಆದರೆ ನನ್ನ-ನಿನ್ನ ಸಾಮಧ್ಯಕ್ಕೆ ಕನಸಿನಂತೆ ದುರ್ಭವಾದ ಅನುಭವ ನಿನನಗೇನಾದರೂ ಆಗುತ್ತಿತ್ತಾ? ಕಲಾತ್ಮಕ ಜಾಮುದಾನಿ ಸೀರೆಯ ಹೆಸರನಾ೦ದರೂ ಕೇಳಿದೀಯಾ?”

ಸ್ಮಿತಾಳ ಸಿಟ್ಟು ಅವಳನ್ನು ನೆಲಕ್ಕೆ ಅಪ್ಪಳಿಸಿತ್ತು.

“ದುರ್ಭ ವಸ್ತುವನ್ನು ಮುಟ್ಟಿ ಆನಂದಪಡುವ ನಿಧ್ಯಂಧ್ಯ ಮನಸ್ಥಿತಿಯ ಅವಶ್ಯಕತೆಯೂ ಇರುತ್ತದೆ ಅಲ್ಲವಾ?”

“ಅವಶ್ಯಕತೆಯ ಅನುಭವ ಆಗಬೇಕು ಅಂದರೆ ಕ್ರಿಮಿ-ಕೆಟಿಗಳನ್ನು ಗುಡಿಸು-ಒರಿಸು. ಸುಖಿದಿಂದ ವಂಚಿತಳಾಗಲು ಯಾಕೆ ಬಯಸ್ತಿಯಾ? ನಿನಗೆ ನಾನು ನಿಧ್ಯಂಧ್ಯ ಅನಿಸುತ್ತೇನೆಯಾ? ಬುರುಡೆ ತಿರುಗಿದೆ! ನಿನ್ನನ್ನು ಅದಕ್ಕಾಗಿಯೇ ಎಳೆದುಕೊಂಡು ಬರ್ತೇನೆ, ಕಣ್ಣು ಕುಕ್ಕಿಸಿಕೊಳ್ಳಿ ಸ್ವಲ್ಪ ಹೊತ್ತು ಬದುಕಲಿ ಅಂತ. ತನ್ನ ಸುತ್ತ ಮುತ್ತ ಹರಡಿದ ಮಾಡಕ ಪರಿಮಳವನ್ನು ಮೂಸು. ನಿನಗೆ ಚನ್ನಾಗಿ ಗೊತ್ತಿದೆ, ನಾನು ಕತ್ತಲ ಬಾವಿಯಿಂದ ಹೊರಬರಬೇಕಾದ ಅವಶ್ಯಕತೆ ಇರುವ ಹಾಗೇನೇ ನಿನಗೂ ಕೂಡ ಕಡಿಮೆ ಇಲ್ಲ. ಆದರೆ ಕಳವು ಮಾಡಿದವರ ಹಾಗೆ ಯಾವಾಗಲೂ ತೊಡಲುತ್ತ ಇರುತ್ತೀ!”

“ಈಗ ಎಲ್ಲಿಗೆ ಹೋಗೋದು?” ಕೋಪ ಭವನದಿಂದ ಹೊರಗೆ ಬರುವ ಅವಳ ಪ್ರಯತ್ನ ನಡೆಯಿತು.

೨೨೮ / ಆವಿಗೆ

“ಬೃಜಭಾಸಿ.”

“ಯಾಕೇ?”

“ನಿನಗೆ ಇಪ್ಪುವಾದ ಪಕೋಡಾ ನುಂಗಿಸಲಿಕ್ಕೆ.”

ದೀರ್ಘಶಾಸ್ತ್ರ ಎಳೆದು ಅವಳು ಮುಖಿ ತಿರುಗಿಸಿದಳು.

ಸ್ವಿತ್ತಾ ಪ್ರಾರ್ಥನೆಯ ಸ್ವರದಲ್ಲಿ ಹೇಳಿದಳು.

“ನಾಲ್ಕು ನಾಲ್ಕುವರೆಯ ಮಧ್ಯ ಶರತ್ ಅಲ್ಲಿಯೇ ಭೇಟಿಯಾಗಲು ಹೇಳಿದ್ದಾನೆ. ಪ್ರೇಮಿಯ ನಿರೀಕ್ಷೆಯಲ್ಲಿ ಕನೆಯ ಜೊತೆ ತಣ್ಣಿಗಿನ ಲಸ್ಸಿ ಕುಡಿಯೋಣ ಕೂತುಕೊಂಡು. ರಾಕ್ಷಸನ ಜೇಬಿನಿಂದ ಈ ದಿನ ನಸುಕಿನಲ್ಲಿ ನಾಲ್ಕುನೂರು ರೂಪಾಯಿ ಜಾಕ್‌ಪಾಟ್ ತಾಗಿತು. ಎಚ್ಚರವಾದ ಮೇಲೆ ನೋಟಿನ ಕಂತೆಯನ್ನು ಎಂಬೆಸುತ್ತಾನೆ, ಕಚ್‌ಇಪ್‌ತೆಗೆಯುವಾಗ ಎಲ್ಲೊ ಜೇಬಿನಿಂದ ಮೂರು ನಾಲ್ಕು ನೋಟು ಬಿದ್ದುಮೋಗಿರಬೇಕು ಅಂದೊ೦ತಾನೆ.

ಅಂಕಲ್ ಜೇಬಿನಿಂದ ಸ್ವಿತ್ತಾ ರೂಪಾಯಿಗಳ ಕಳ್ಳತನ ಮಾಡುವುದು ಅವಳಿಗೆ ರುಚಿಸುವುದಿಲ್ಲ. ಅವಳು ಕೆಟ್ಟ ಮೋರೆ ಮಾಡಿದಳು. ಸ್ವಿತ್ತಾಳಿಗೆ ಅರ್ಥವಾಯಿತು.

“ವ ಪೋರಿ! ಬಂಗಾಲದ ಬರಗಾಲ ಯಾಕೆ ಇಳಿದುಬಂದಿದೆ ನಿನ್ನ ಕುದುರೆ ಮುಖಿದ ಮೇಲೆ. ಶರತ್ನ ಹೆಸರು ಕೇಳಿಯಾ, ಅಥವಾ ಜಾಕ್‌ಪಾಟ್ ಫಟನೆ ಕೇಳಿಯಾ? ನೀನು ಬಹಳ ಸತಿ ಸಾವಿತ್ರಿಯ ನೆವ ಹೋರಿಸಿದರೆ, ಎಂದಾದರೂಂದು ದಿನ ಕನೆಯ ಲಸ್ಸಿಯಲ್ಲಿ ದೇಶೀಹೆಂಡ ಸೇರಿಸಿ, ಶರತ್ನಿಂದ ಬಲಾತ್ಮಾರ ಮಾಡಿಸಿಬಿಡ್ಡೇನೆ. ಸರಿಯಾಗಿ ದಾರಿಗೆ ಬರ್ತೀಯಾ ಬೆರಣಿ ಹಾಗೆ.”

ಬೆದರಿಕೆ ಕಂಕುಳಲ್ಲಿ ಕಚಗುಳ ಇಟ್ಟಿಂಥಾಯಿತು. ಮೋಸರಿನ ಹಾಗೆ ಗಟ್ಟಿಯಾಗಿ ಕೂತು ಸೂಕ್ಷ್ಮವಾಗಿ ಅಲುಗಾಡಿ ಸಡಿಲವಾದಳು.

“ನಿನಗೆ ಚಿಕಿತ್ಸೆ ಮಾಡಿಸಿಕೊಂಡೆಯಾ?”

“ಬದುಕುವ ಅವಶ್ಯಕತೆಯಿದ್ದವರಿಗೆ ಅದರ ಚಿಂತೆಯಿರುತ್ತದೆ.”

“ಬಹಳ ಉದಾರ ಹೃದಯಿ ಆಗಿಬಿಟ್ಟಿರ್ದೀಯ! ಇಂತೋ ನಿನ್ನ ಬಳಿ. ನೀನು ಕೂತೊ೦ಳೊದಾಡ್ದೆ ಶರತ್ ಜೊತೆ ಕೂತುಕೋ! ನನ್ನನ್ನು ಯಾಕೆ ಜೋಳಿಗೆ ಹಾಗೆ ಎಳಕೊಂಡು ತಿರುಗ್ಗಿದೀಯ? ಯಾರಾದರೂ ಪರಿಚಿತರ ಕಣ್ಣಿಗೆ ಬಿದ್ದರೆ ಸತ್ತೆ ಅಂತ ತಿಳಕೋ.”

“ಮೂರ್ವಿಳು ನೀನು. ದೃಷ್ಟಿಗೆ ಬಿದ್ದರೆ ಬೀಳಲಿ. ಮಿತಾಯಿಗಾರನ ಅಂಗಡಿಯಲ್ಲಿ ನಾವೇನು ಮಂಜ ಹಾಕೊಂಡು ಕೂರಲಿಲ್ಲ, ಸಂದೇಹ ಮಟ್ಟಲಿಕ್ಕೆ! ಮೋಜಿನ ವಿಷಯ ಅಂದರೆ ನಾವು ಇಬ್ಬರು, ಅವನು ಒಬ್ಬ! ನನ್ನ ಪರಿಚಿತರು ಯೋಜಿಸ್ತಾರೆ-ನಿನ್ನ ಪ್ರೇಮಿ ಇರಬಹುದು ಅಂತ. ನಿನ್ನ ಪರಿಚಿತರು ಯೋಜಿಸ್ತಾರೆ, ನನ್ನ ಪ್ರೇಮಿ ಇರಬಹುದು... ಹುಟ್ಟಿ ನಾನು ಹೀಗೆ ಹೇಳಿದರೂ ನಗಬಾರದೇನೇ? ಡಬಲ್ ಡೆಕರ್ನ ಕೆಳಗಡೆ

ಹಾರಿಕೊಳ್ಳೋದಕ್ಕೆ ಮನಸ್ಸು ಆಗ್ತಾ ಇದೆ.

“ನಗಲಾ? ಇನ್ನೂ ಅದಕ್ಕೆ ತಡವಾಗಲಿಲ್ಲ.”

ಸ್ಪಷ್ಟ ಹೊತ್ತು ಇಬ್ಬರೂ ನಗುತ್ತ ಇದ್ದರು.

ಒಮ್ಮೆಲೇ ಸ್ವಿತಾಳ ನಗು ನಿಂತಿತು. ಗಂಭೀರಣಾದಳು. ತನ್ನಲ್ಲಿಯೇ ಮುಳುಗಿ
ಹೋಗುವವನ್ನು?

“ನಿನಗೂ ಗೊತ್ತು ನಮೀ! ಏಂದು ತುಮುಲ ನಡೀತಿದೆ ಭಯಾನಕ!

ಎಂದಾದರೊಂದು ದಿನ ಯಾವುದಾದರೂ ಎತ್ತರವಾದ ಬಿಲ್ಲಿಂಗ್‌ನಿಂದ ಜಿಗಿದು
ಆತ್ಮಹತ್ಯೆ ಮಾಡಿಕೊಳ್ಳಬಾರದಾ ಅನಿಸಿದೆ. ‘ಎಕ್ಸ್‌ಪ್ರೈಸ್ ಟಾವರ್’ ನನಗೆ ಬಹಳ ಇಷ್ಟ.
ಸಾಯಲಿಕ್ಕೆ ನಾನು ಹಾಗೆಲ್ಲ ಸಾಧಾರಣ ಇಮಾರತನ್ನು ಆಯ್ದು ಮಾಡೋದಿಲ್ಲ. ಇಪ್ಪತ್ತೇ
ದು ಅಂತಹಿನ ಬಿಲ್ಲಿಂಗ್‌ನಿಂದ ನಾನು ಜಿಗಿಯುವಾಗ ನಾನು ಸ್ವರ್ಗದಿಂದ
ಸ್ವರ್ಗವಾಸಿಯಾಗಲು ಜಿಗೇಲಿದೇನೆ ಅನಿಸ್ತುದೆ... ಅಲ್ಲವೇನೇ?”

“ಆದರೆ ರಾಕ್ಷಸನಿಂದ ಪಾರಾದ ಹೊರತು ಪಾರಾಗುವ ಸಂಭವ ಇಲ್ಲ. ಒಮ್ಮೊಮ್ಮೆ
ಮತ್ತೊಂದು ವಿಚಾರ ಹೊಳೆಯತ್ತದೆ ಏಂದು ನಲ್ಲಿ. ನಿಲಂಜ್ಞರ ಪ್ರಕರಣದ ಹಾಗೆ,
ನನ್ನ ಅಜ್ಞನ ಮನೆಯವರನ್ನೆಲ್ಲ ಒಂದು ಲೈನಿನಲ್ಲಿ ಸಾಲಾಗಿ ನಿಲ್ಲಿಸಿ ಥಮಾಥಮಾ
ಗುಂಡನಿಂದ ಸುಟ್ಟಬಿಡಲಾ! ಕೊಲಗದುಕರು ನನ್ನ ತಾಯಿಗಾಗಿ ಇದೇ ರಾಕ್ಷಸ
ವರನನ್ನು ಹುಡುಕಿದರಾ? ಬೇರೆಯಾರೂ ಸಿಕ್ಕಲಿಲ್ಲವಾ!

“ಪೂಲನ್ ಈಸ್ ರಿಯಲಿ ಗ್ರೇಟ್!”

“ಮನುವೆಯಾದ ಒಂದು ವಾರಕ್ಕೆ ಅಪ್ಪನ ಈ ಕಾನಾನು ವಿರೋಧಿ ದಂಡೆ
ಗೊತ್ತಾಯಿತು. ಸ್ವತಃ ತಾಯಿಗೆ ಅಜ್ಞರಿಯಾಯಿತು -ಅಕ್ಕ ಪಕ್ಕದವರಿಗೆ ಗೊತ್ತಿರೋ
ಸಂಗತಿ ಮಾವನ ಮನೆಯವರಿಗೆ ಗೊತ್ತಿಲ್ಲವಾ?”

ವಾಸುದಾವಾಗಿ, ಮೂರನೆಯ ಮಗಳು ಅವರಿಗೆ ತಲೆ ನೋವಾಗಿದ್ದಳು. ಚರ್ಮದ
ಹಾಗೆ ತೂಗಾಡಿದ್ದ ಅಜ್ಞಿಗೆ ಇಷ್ಟವಾಗಿಬಿಟ್ಟ ಕೆಂಪುಕಣ್ಣಿನ ಅಳಿಯ! ಅಜ್ಞಿಯನ್ನು ನಾನು
ಸಹಿಸುವುದು ಸಾಧ್ಯವೇ ಇಲ್ಲ. ಅವಳನ್ನು ನೋಡಿದರೆ ಬೆಂಕಿ ಉಕ್ಕತ್ತದೆ.” ತಿರಸ್ತಾರ
ಸ್ವಿತಾಳ ಮನಸ್ಸಿನಲ್ಲಿ ಕೊಳಿತ ಹಾವಸೆಯ ಹಾಗೆ ವಿಷಯುತ್ತವಾಗಿತ್ತು.

“ಸ್ಪಷ್ಟ ಲಕ್ಷ್ಯಗೊಟ್ಟ ನೋಡು, ನಮಿತಾ ಈ ಮಿಡಿ ಹೇಗೆ ಕಾಣುತ್ತಿದೆ?”

ಉದುಪಿನ ರಾಶಿಯಿಂದ ಹೆಚ್ಚಿದ ಮೂರು ನಾಲ್ಕು ಮಿಡಿಗಳಲ್ಲಿ ಒಂದರ ಕಡೆ
ಅವಳ ಗಮನವನ್ನು ಮೇಡಂ ವಿಶೇಷವಾಗಿ ಸೆಳೆದರು.

ಗಮನವಿಟ್ಟು ಅವಳು ಮಿಡಿಯತ್ತ ನೋಡಿದಳು. ಎತ್ತಿ ಅದನ್ನು ಎರಡೂ ಕೈಗಳ
ಮಧ್ಯೆ ಹಿಡಿದಳು. ಅಥಾರ್ತ ಮೇಡಂಗೂ ಈ ಮಿಡಿ ಎಲ್ಲಕ್ಕಿಂತ ಹೆಚ್ಚು ಇಷ್ಟವಾಯಿತು.

“ಸ್ಲೇಟಿನ ಬಣ್ಣ ನಿಜವಾಗಿಯೂ ಈ ಪ್ರಾಟನ್‌ಗೆ ಹೆಚ್ಚು ಶೋಭಿಸುತ್ತದೆ.
ಮೇಲಾಗಿ ಪ್ರಾಟನ್‌ನಿಗಿಂತ ಹೆಚ್ಚು ಎದ್ದು ಕಾಣುತ್ತದೆ!”

ಅವಳ ಪ್ರತಿಕ್ರಿಯೆ ಮೇಡಂಗೆ ಸಂತೋಷ ತಂದಿತು. ಅವಳಿಗೂ ಸಂತೋಷವಾಯಿತು.

“ನಿನ್ನ ಮತ್ತು ನನ್ನ ಇಪ್ಪದಲ್ಲಿ ಬಹಳ ಸಾಮ್ಯವಿದೆ.”

ಮೇಡಂ ಮಿಡಿಯನ್ನು ಎತ್ತಿಕೊಂಡು ಅವಳತ್ತು ಸಂಕೇತ ಮಾಡುತ್ತ ಸೇಲ್ಸ್‌ನಲ್ಲಿದ್ದ ಹುಡುಗನ ಕಚ್ಚೆ ತಿರುಗಿದಳು.

“ಸ್ಪಿಟ್ ಇವಳ ಸೊಂಟದ ಅಳತೆ ತಗೊಂಡು ಮಿಡಿಯ ಫಿಟಿಂಗ್ ನೋಡಿ!”

ಅದನ್ನು ಕೇಳಿ ಅವಳು ಮುದುಡಿಕೊಂಡಳು.

“ನನ್ನದು ಯಾಕೆ?”

ಅವಳ ಸಂಕೋಚವನ್ನು ಗ್ರಹಿಸಿದ ಮೇಡಂ ಮುಗುಳನಕ್ಕರು.

“ಅಲ್ಲವೇ, ನಾನು ಯಾರಿಗಾಗಿ ಮಿಡಿ ಕೊಳ್ಳಾ ಇದೀನೋ, ಆಳ್ತನದಲ್ಲಿ ಅವಳು ನಿನ್ನ ಹಾಗೇ ಒಂಟಿ ಎಲುಬಿನ ಶರೀರದ ಹುಡುಗಿಯಾಗಿದ್ದಾಳೆ!”

ಕೊಂಟರನಿಂದ ಹೊರಬಂದ ಯುವಕನು ಅವಳ ಟೊಂಕಕ್ಕೆ ಇಂಚಿನ ಟೇಪ್ ಹಿಡಿದ.

“ಉಲ ಮೇಮ್, ಅಳತೆ ಅಶ್ವಂತ ಸರಿಯಾಗಿದೆ” ಮಿಡಿಯ ಟೊಂಕದ ಪಟ್ಟಿಯನ್ನು ಟೇಪ್ ಹಚ್ಚಿ ಅಳೆದು ಮೇಡಂಗೆ ಭರವಸೆಯಿತ್ತ “ಬೇಕಾದರೆ ಟ್ರಾಯಲ್ ರೂಂ ಇದೆ, ಮೇಮ್. ಇವರು ಬಯಸಿದರೆ ಟ್ರಾಯಲ್ ಕೊಡಬಹುದು.”

“ಅವಶ್ಯಕತೆಯಿಲ್ಲ”

ಉಳಿದ ಮಿಡಿಗಳನ್ನೇಲ್ಲ ಬದಿಗೆ ಸರಿಸಿ ಮೇಡಂ ಮಾರಾಟದ ಹುಡುಗನಿಗೆ ಆ ಮಿಡಿಗೆ ತಪ್ಪಿದಾದ ಉತ್ತಮ ಟಾಪ್‌ನ್ನು ತೋರಿಸಲು ಹೇಳಿದರು. ಜೊತೆಯಲ್ಲಿ ಅರವಿಂದ ಸ್ಟ್ರೋನ್ ಜೀನ್ಸ್.

“ಹುಡುಗಿಯ ಬಣ್ಣ ಹೇಗಿದೆ?”

“ಬಂಗಾರದ ಧಾನ್ಯದ ತನೆಯ ಹಾಗೆ!”

ವೇಡಂ ಉತ್ತರ ಕೇಳಿ ಅವಳು ವುಗ್ಗಳಾದಳು. ಕವಿತೆ ಂರುಲ್ಲಿ ಅಭಿರುಚಿಯಿದೆಯಂದು ತೋರುತ್ತದೆ.

ಗಾಢ ನೀಲಿ ಬಣ್ಣದ ಒಂದು ಉದ್ದನೆಯ ಬ್ಲೌಜನ್ನು ಅವಳು ಮೇಡಂ ಎದುರಿಗೆ ಹರಡಿದಳು.

“ಸ್ಲೈಟಿ ಮಿಡಿಯ ಜೊತೆಗೆ ಈ ಹೊಳಪಿನ ಟಾಪ್ ಹೇಗೆ ಅನಿಸ್ತಿದೆ?”

“ನಿನ್ನ ಆಯ್ದೆಯನ್ನು ಕೇಳಿಂದೇ ಬೇಡ, ನಮಿತಾ! ಇದೇ ಬಣ್ಣ ನನಗೂ ಹಿಡಿಸಿತ್ತು ಬಸ್, ಒಂದು ಸಾಮಾನ್ಯ ಸಂಗತಿ ಕಾಡುತ್ತಿದೆ, ಅವಶ್ಯಕತೆಗಿಂತ ಉದ್ದ ಅನಿಸೋದಿಲ್ಲವಾ ಈ ಟಾಪ್?”

“ಉದ್ದ ಇದೆ ಮೇಮ್. ಆದರೆ ಈಗಿಗ ಉದ್ದನೆಯದೇ ಚಾಲ್ತಿಯಲ್ಲಿದೆ. ಅಲ್ಲದೇ ಹುಡುಗಿ ನನ್ನದೇ ಆಳ್ತನದವಳು ಎಂದು ಹೇಳಿದೀರಿ. ಉದ್ದನೆಯದೇ ತೋಬಿಸುತ್ತದೆ.”

ಕಪ್ಪು ಬಣ್ಣದ ಜೀನ್ಸ್ ಅವಳ ಇಷ್ಟದ್ದನ್ನೇ ಖರೀದಿಸಲಾಯಿತು. ಜೀನ್ಸ್ ಬಗ್ಗೆ ಮೇಡಂ ಅವಳಿಗೆ ಟ್ರಿಯಲ್ ಕೊಡಲು ಬತ್ತಾಯಿಸಿದರು. ಜೀನ್ಸ್‌ನ ಅಳತೆಯಲ್ಲಿ ವಿನಾದರೂ ಮೋಸವಾದರೆ, ಧರಿಸಿದಾಗ ಅಷ್ಟಾವಕ್ತ್ವ ಆಗುತ್ತದೆ ಅಂದರು. ಮತ್ತೆ ಬದಲೀಸಲು ‘ಆಲ್ಯೂ’ಗೇ ಒಟ್ಟಿಬರಬೇಕಾಗುತ್ತದೆ. ಆದರೆ ಇದೊಂದೇ ಕೆಲಸ ಅವಳಿಗೆ ಇಷ್ಟವಾಗಲಿಲ್ಲ.

ಮೇಡಂ ಅದೇಶವನ್ನು ಮೀರುವುದೂ ಅವಳಿಂದ ಸಾಧ್ಯವಿರಲಿಲ್ಲ. ಕೇವಲ ಜೀನ್ಸ್ ಒಂದನ್ನೇ ಹೇಗೆ ಹಾಕಿ ತೋರಿಸುತ್ತಾಳೆ. ಟಾಪ್ ಜೊತೆಗೆ ಒಂದ್ದುಳು.

ಟ್ರಿಯಲ್ ರೂಂನಿಂದ ಹೊರಗೆ ಬರುತ್ತಲೇ ಅವಳನ್ನು ಜೀನ್ಸ್‌ನಲ್ಲಿ ನೋಡಿದ ಮೇಡಂ ಬಾಯಿಂದ ಮುಕ್ತವಾದ ಪ್ರಶಂಸೆಯ ಉದ್ದಾರಗಳು ಹೊರ ಬಿದ್ದವು.

“ವಾಹಾ! ಎಷ್ಟೂಂದು ಶೋಭಾಯಮಾನವಾಗಿದೆ ಜೀನ್ಸ್ ನಿನ್ನ ಮೇಲೆ, ನಮಿತಾ! ಜೀನ್ಸ್ ನಿನ್ನ ನಿಜವಾದ ತ್ರೇಸ್ಸೀನೋ ಅನಿಸುತ್ತಿದೆ. ಎಂದಾದರೂ ಮೊದಲು ಜೀನ್ಸ್ ಧರಿಸಿದ್ದೇಯಾ?”

ಮುಖ ಹಳೆಯ ಪಾತ್ರೆಯ ಹಾಗೆ ಕಂದಿತು.

“ಇಲ್ಲ ವಾಸ್ತವವಾಗಿ, ಅಮ್ಮೆ ತುಂಬ ಹಳೆಯಕಾಲದ ವಿಚಾರದವರು. ಹುಡುಗಿಯರಿಗೆ ಸಲವಾರ ಸೂಟಿನಷ್ಟು ಉತ್ತಮವಾದ ಪೋಷಾಕು ಬೇರೆ ಇಲ್ಲ ಅನ್ನೂದು ಅವರ ಅಭಿಪ್ರಾಯ”

“ಅಕ್ಸಾತ್ ಅಮ್ಮೆ ನಿನ್ನನ್ನು ಜೀನ್ಸ್‌ನಲ್ಲಿ ನೋಡಿದಳು ಅಂತಿಷ್ಟಿಕೊ, ಆಗ?”...

“ಅಮ್ಮೆ ಮಗಳನ್ನು ಹೊಗಳಿ ಹಾಡಲಿಕ್ಕೆ ನಾನು ಕುಂತಿ ಮಾಂಸಿಯ ಮಗಳಲ್ಲಿ...”
ಬಿನ್ನಭಾಗಿ ಅವಳು ಉತ್ತರಕೊಟ್ಟಳು.

“ಯಾರು ಕುಂತಿ ಮಾಂಸಿ ಅಂದರೆ?”

“ಅಮ್ಮೆನ ಶಿಂಗ್ ತಂಗಿ. ಕಲ್ಯಾಂಧಲ್ಲಿ ಇರ್ತಾರೆ.”

“ಅಂಥದ್ದೇನಿಲ್ಲ, ನಿನ್ನನ್ನೂ ಅವರು ಹೊಗಳಬೇಕಾಗುವುದು. ಹೊಗಳೋ ಹಾಗೆ ಮಾಡ್ದೇನೆ ನಾನು.”

ಟ್ರಿಯಲ್ ರೂಂನಲ್ಲಿ ಬಟ್ಟೆ ಬದಲಿಸಲು ಹೊಕ್ಕಾಗ ಜೀನ್ಸ್ ಮತ್ತು ಟಾಪ್ ಕೆಳಚುವಾಗ ಮನಸ್ಸು ಬೇಸರದ ಗವಿಯಲ್ಲಿ ಇಳಿಯಿತು. ಕನ್ನಡಿಯಲ್ಲಿ ಅವಳು ತನ್ನನ್ನು ಎಷ್ಟೂಂದು ಕೋನಗಳಿಂದ ನೋಡಿಕೊಂಡಳೋ ಗೊತ್ತಿಲ್ಲ. ದೇಹಕ್ಕೆ ಮೋಹಕವಾದ ಇಷ್ಟೂಂದು ಮಗ್ಗುಲುಗಳು ಇರುತ್ತವೆಯೇ, ಎಂದೂ ಅಂದಾಜೇ ಆಗಿರಲಿಲ್ಲ. ಸ್ಕೃತಾ ಅವಳಿಗೆ ‘ಮಚ್ಚಿ’ ಎನ್ನುತ್ತಾಳೆ. ಅವಳು ಹೇಳುವುದರಲ್ಲಿ ತಪ್ಪೇನೂ ಇಲ್ಲ. ಬಟ್ಟೆ ಧರಿಸುವ ಸಾಮಧ್ಯವೇ ಇಲ್ಲ ಅವಳಿಗೆ. ಸಲವಾರ-ಕಮೀಜ್ ಸಡಿಲವಾದ ರೀತಿಯದು ಯಾಕೆ ಹೊಲಿಸುತ್ತಾಳೆ? ಕುಂತಿ ಮಾಂಸಿಯ ಹಳೆಯ ಬಟ್ಟೆಯನ್ನು ಅವಳು ಧರಿಸಿ ಧನ್ಯವಾಗಲಿ ಎಂದು ತಾಯಿಯ ಅಪೇಕ್ಷೆ. ಆದರೆ ಒಂದು ಬಾರಿ ಸಿಟ್ಟು ಬಂದು ಕುದಿದು ಅವಳು

ಆ ಬಟ್ಟೆಗಳನ್ನೆಲ್ಲ ಗಟಾರಕ್ಕೆಸೆದಿದ್ದಳು. ಆನಂತರ ಕುಂತಿ ಮಾಂಸಿ ಬಿಟ್ಟೆಯ ಗಂಟನ್ನು ತರುವ ದೃಢ್ಯವಾಗಲಿಲ್ಲ ಅಮೃತಿಗೆ.

ಮುಂದಿನ ತಿಂಗಳು ಸಂಬಳದಲ್ಲಿ ಸ್ವಲ್ಪಭಾಗ ಉಳಿಸಿ ಅವಳು ತನಗಾಗಿ ಜೀನ್ಸ್ ಮತ್ತು ಟಾಪ್ ಅವಶ್ಯವಾಗಿ ಖಿರೀದಿಸುತ್ತಾಳೆ. ಇಷ್ಟೊಂದು ದುಬಾರಿಯಲ್ಲದಿದ್ದರೆ, ಅಗ್ಗದಾದರೂ ಸರಿಯೇ ‘ಅಲ್ಲೋ’ ಮತ್ತು ಗಾಂಧಿ ಮಾರ್ಕೆಟನ ಬೆಲೆಗಳಲ್ಲಿ ಅಜಗಜಾಂತರ ವ್ಯತ್ಯಾಸ. ಸ್ಕ್ರಿತಾಳಿಗೆ ಕರೆದುಕೊಂಡು ಹೋಗಬೇಕು. ದರ ಚೌಕಾಶಿ ವಾಡುವುದರಲ್ಲಿ ಅವಳು ಸಿದ್ಧಹಸ್ತಳು. ಸುಳ್ಳು ಹೇಳುವಾಗ ಅವಳಿಗೆ ಸಂಕೋಚವಾಗುವುದಿಲ್ಲ. ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳುತ್ತಾಳೆ—“ನೋಡಿ ಭಾಯಿಸಾಬ, ಪಕ್ಕದ ಅಂಗಡಿಯವನು ಇದೇ ಮಾಲನ್ನು ನೂರಾ ಎಂಬತ್ತು ರೂಪಾಯಿಗೆ ಕೊಡಲು ತಯಾರಾಗಿದಾನೆ. ಆದರೆ ನಮಗೆ ಬೇಕಾದ ಬಣ್ಣದ್ದೂ ಅವನ ಬಳಿ ಇಲ್ಲ. ಅದಕ್ಕಾಗಿ ಬಿಟ್ಟುಬಂದೆವು. ನಿಮ್ಮ ಬಳಿ ಬಂದೆವು. ನಿಮ್ಮಲ್ಲಿ ಬಣ್ಣ ನಮಗೆ ಇಷ್ಟವಾದ್ದು ಇದೆ. ಆದರೆ ಬಣ್ಣಕ್ಕೆ ಎರಡು ಪಟ್ಟು ಬೆಲೇನಾ?”

ಅಮೃತಿಗೆ ಅವಳು ಜೀನ್ಸ್ ಖಿರೀದಿಸುವುದು ಹಿಡಿಸಲಿ, ಬಿಡಲಿ. ಅವಳು ಖಿರೀದಿಸಿಯೇ ಖಿರೀದಿಸುತ್ತಾಳೆ. ತನ್ನ ಉಡುಗೆ-ತೊಡುಗೆ ಬಗ್ಗೆ ಅಮೃತಿಗೆ ತಿಳವಳಿಕೆ ಹೇಳಬೇಕು. ಒಳ್ಳೆಯ ಆಫೀಸುಗಳಲ್ಲಿ ಶೀನ ಬಟ್ಟೆ ಹಾಕಿಕೊಳ್ಳಿದ್ದಿದ್ದರೆ ನಡೆಯುವುದಿಲ್ಲ ‘ಬಾಬಾ ಜ್ಯಾವೆಲರ್ಸ್’ ನಲ್ಲಿಂತೂ ನಡೆಯುವುದೇ ಇಲ್ಲ. ಮೇಡಂ ಮನೆಯಲ್ಲಿ ಕೆಲವು ಹುಡುಗಿಯರನ್ನು ಅವಳು ಭೇಟಿಯಾಗಿದ್ದಳ್ಲ, ಅವರು ಇವಳ ಹಾಗೆ ಸಡಿಲವಾದ ಉಡುಪಿನಲ್ಲಿದ್ದರಾ?

ಬಿಗಿಯಾದ ಬಟ್ಟೆ ವೈಕಿಯ ದೇಹವನ್ನಷ್ಟೇ ಅಂದಗೊಳಿಸುವುದಿಲ್ಲ. ಮನೋ ಚಿಕಿತ್ಸಕನಂತೆ ವೈಕಿಕ್ಕದಲ್ಲಿ ಮನೋವೈಜ್ಞಾನಿಕ ಪರಿವರ್ತನೆಯನ್ನೂ ಹೆಚ್ಚೆಯುತ್ತವೆ.

ಒಂದು ತುಲನಾತ್ಮಕ ಪ್ರಶ್ನೆ ಅವಳನ್ನು ಆವರಿಸಿತು.

ಮಂತ್ರಾಂಶ ಹಾಗೂ ಸ್ಕ್ರಿತಾರಲ್ಲಿ ಯಾರು ಹೆಚ್ಚು ಬಿಗಿಯಾದ ಉಡುಪು ಹಾಕಿಕೊಳ್ಳುತ್ತಾರೆ! ನಿಸ್ಸುಂದೇಹವಾಗಿ ಮಂತ್ರಾಂಶ ಅವಳಿಗೆ ಸ್ವೇಚ್ಛ ಹೊಡೆಯುತ್ತಾಳೆ. ಇದಲ್ಲದೆ ಉಡುಪಿನ ಆಯ್ದೆಯಲ್ಲಿ ಸ್ಕ್ರಿತಾ ಹೆಚ್ಚು ಕಲಾತ್ಮಕ ಹಾಗೂ ಅಭಿರುಚಿ ಸಂಪನ್ಮೂಲ ಎಂದೆನಿಸಿತು. ಸ್ಕ್ರಿತಾ ವಿಶೇಷತೆಯೇನೆಂದರೆ, ಅವಳ ನಿಷ್ಟಿಂತ ಸ್ವಭಾವ. ಅತ್ಯಂತ ಒಳ್ಳೆಯ ಬಟ್ಟೆಯನ್ನು ಧರಿಸಿಯೂ ಅವಳು ತೋರಿಸಿಕೊಳ್ಳುವಂತೆ ಇರುವುದಿಲ್ಲ. ಹಾಯಾಗಿ ಇರುತ್ತಾಳೆ. ಆದರೆ ಮಂತ್ರಾಂಶ ಇದಕ್ಕೆ ಉಲ್ಲಾಸ ಉಡುಪಿನಲ್ಲಿ ಬೆವರಿ ಒದ್ದೆಯಾಗಿಬಿಡ್ಡಾಳೆ. ಎಂದೂ ಅವಳು ಹಾಕಿಕೊಂಡ ಹೋಷಾಕಿನಿಂದ ಬೇರೆಯಾಗುವುದೇ ಇಲ್ಲ. ತನ್ನಪ್ರಕ್ಕೆ ಮುಕ್ತವಾಗಿರುವುದಿಲ್ಲ. ಬಟ್ಟೆಯೋಡನೆ ಅವಳ ಸಂಬಂಧವನ್ನು ಸಮೀಪದಿಂದ ನೋಡಬಹುದು. ಪರಸ್ಪರ ಮಾತನಾಡುತ್ತ ರಸ್ತೆಯಲ್ಲಿ ಜೊತೆಯಲ್ಲಿ ಹೋಗುವಾಗ, ವಾವುತಾ ಂರೂವಾಗುಲಾದರೂ ತಾನು ಹಾಕಿಕೊಂಡ ಕೆಮೀಜನ್ನು

ಸರಿಪಡಿಸಿಕೊಳ್ಳುತ್ತಿರುತ್ತಾಳೆ. ಒಮ್ಮೊಮ್ಮೆ ತಾನು ಧರಿಸಿದ ಜೀನ್ಸನ್ ಜೇಬಿನಲ್ಲಿ ಕೃಹಾಕುತ್ತಾಳೆ-ತೆಗೆಯುತ್ತಾಳೆ. ಒಮ್ಮೊಮ್ಮೆ ಪ್ರಾಂಟನ್ಸ್, ಟೋಂಕದಿಂದ ಈಗ ಜರಿದು ಬೀಳುತ್ತೇನೋ ಅನ್ನವ ರೀತಿಯಲ್ಲಿ ಮೇಲಕ್ಕೆಳೆದುಕೊಳ್ಳುತ್ತಿರುತ್ತಾಳೆ.

‘ಹಂಕುವು’ ದಿಂದ ಎರಡೂವರೆ ಎರಡೂವರೆ ಸಾವಿರ ರೂಪಾಯಿಗಳ ಟಸರ್‌ನ ಮೂರು ಕಲಾತ್ಮಕ ಸಲವಾರನ್ನು ಸೂಟಿನ್ನು ಅವಳಿದೇ ಇಟ್ಟದನ್ನು ವಿರೀದಿಸಿದರು ಮೇಡಂ.

ಎರಡೂವರೆ ಎರಡೂವರೆ ಗಜದ, ಅಂಚುಳ್ಳ ಉದ್ದನೆಯ ಹೊದಿಕೆಯಂತೂ ಅವಳಿಗೆ ಬಳಭ ಇಟ್ಟವಾಯಿತು. ಉದ್ದನೆಯ ಚುನ್ನಿಗಳು ಹೊದೆಯಲು ಸೋಗಸಾಗಿರುತ್ತವೆ. ಯಾವಾಗಲಾದರೂ ಅವಳು ಅಂಗಡಿಗೆ ಹೋಗಿ ಹೋಸ ಸಲವಾರ-ಸೂಟಿನ ಚುನ್ನಿ ವಿರೀದಿಸಲು ಹೋದಾಗ, ಅಮ್ಮನೂ ಶಿರುಗಾಡ್ತಾ ಜೊತೆಗೆ ಬಂದಾಗ, ಅಮ್ಮ ಅವಳಿಗೆ ಎರಡು ಮೀಟರಿಂತ ಉದ್ದನೆಯ ಚುನ್ನಿಯನ್ನು ವಿರೀದಿಸಲು ಯಾವತ್ತೂ ಕೊಟ್ಟಿರಲಿಲ್ಲ. ನಿನಗೆ ಚುನ್ನಿ ಹೊದೆಯಲು ಬೇಕಾಗಿದೆಯೋ ಮುಸುಕು ಹಾಕಬೇಕಾಗಿದೆಯೋ ಎಂದು ಪರಿಹಾಸ ಮಾಡುತ್ತಿದ್ದಳು. ಇಪ್ಪತ್ತು ರೂಪಾಯಿಗಳ ಮೀಟರಿನ ಚುನ್ನಿ ಎರಡೂವರೆ ಮೀಟರ್ ವಿರೀದಿಸಿದರೆ ನೇರವಾಗಿ ಹತ್ತು ರೂಪಾಯಿ ಅಂತರ ಆಗುತ್ತಲ್ಲ. ಅದೇ ಹತ್ತು ರೂಪಾಯಿಗೆ ಮತ್ತೆ ಮೂವತ್ತು ಸೇರಿಸಿದರೆ ಬಹಳ ಆರಾಮಾಗಿ ಮತ್ತಾವುದೇ ಸೂಟಿಗೆ ಚುನ್ನಿ ಬರುತ್ತದೆ. ನಿನಗೆ ಕಹಿಯಾದದ್ದೇನು?

ಟಸರ್ ಸೂಟ್ ವಿರೀದಿ ಸಂದರ್ಭದಲ್ಲಿ ಮತ್ತೆ ಸ್ಕ್ರೂ ನೆನಪಾದಳು.

ಸಿಲ್ವಿನಲ್ಲಿ ಟಸರ್ ಸ್ಕ್ರೂಳ ದೊರ್ಬಲ್‌. ಅವಳ ಹೇಳಿಕೆಯೇನೆಂದರೆ-ಹೊಳಪಿಲ್ಲದ ಟಸರ್‌ನ ಒರಟುತ್ತನ ಎಷ್ಟೇ ಮಲಿನ ವೃತ್ತಿತ್ವದ್ದರೂ ಸುಂದರವಾಗಿಸುತ್ತದೆ ವಿಶೇಷವಾಗಿ ಕಾವಿಯ ಬಣ್ಣ.

ನೀರಿನ ಹಾಗೆ ಹಣ ವೆಚ್ಚೆ ಮಾಡುತ್ತಿದ್ದಾರೆ ಮೇಡಂ. ಬೆಲೆ ಕೇಳಿದ ಕೂಡಲೇ ಅವಳ ಉಸಿರು ಮೇಲಿಯೇ ಸಿಕ್ಕಿಕೊಳ್ಳುತ್ತದೆ. ಬಹುಶಃ ಹುಡುಗಿಯ ಮದುವೆ ತಯಾರಿ ನಡೆತಿರಬೇಕು. ಜೀನ್ಸ-ಮಿಡಿ ಮುಂತಾದವುಗಳನ್ನೂ ಜೊತೆಗೆ ಕೊಡುವ ಪದ್ಧತಿ ಬೆಳೆಯುತ್ತದೆ. ಆದರೆ ಆ ಕನ್ನೆ ಯಾರು? ಬಹುಶಃ ಅವರ ಸ್ವಂತ ಮಗಳಿದ್ದರೂ ಇರಬಹುದು. ಅಥವಾ ಅವರ ತಂಗಿಯ ಮಗಳೋ! ಅಥವಾ ಮನೆಯ ಅಕ್ಷನ ಮಗಳೋ ನಾದಿನಿಯ ಮಗಳೋ.... ಇಪ್ಪು ಮಾತ್ರ ನಿಷ್ಟ್ಯಾಯ. ಯಾವುದೋ ಪರಿಚಿತ ಆಶ್ರಿತ್ಯರ ಮಗಳ ವಿಶೇಷ ಸಂದರ್ಭದ ಉಡುಗೊರೆ ಕೊಡಲಿಕ್ಕೆ ಒಂದು ಜೊತೆ ಬಟ್ಟಿ ವಿರೀದಿಸುತ್ತಾರೆ. ಹೆಚ್ಚಿಗೆ ಜೊತೆ ಬಟ್ಟಿಗಳನ್ನುಲ್ಲ. ಹತ್ತಿರದವರಲ್ಲದೆ ಹೋದರೆ ಇಪ್ಪೊಂದು ಬೆಲೆ ಬಾಳುವುದನ್ನು ವಿರೀದಿಸುತ್ತಿರಲಿಲ್ಲ. ಜೀದಾಯ್ಕಾಳ್ಳ ಒಂದು ಸಾಮಧ್ಯ-ಮಿತಿ ಇರುತ್ತದೆ. ಅದನ್ನು ಮೀರಿ ಯಾರೂ ಯಾರಿಗೂ ಏನೂ ಕೊಡಲಾರು, ಕೊಡಲು ಯೋಜಿಸಲಾರು, ಏನಾದರೂ ಅಪವಾದಗಳಿದ್ದರೆ ಆ

೨೬೭ / ಆವಿಗೆ

ಮಾತು ಬೇರೆ.

ನಾಳ ಆಫೀಸಿಗೆ ಹೋಗುತ್ತಲೇ ಮೊದಲು ಸ್ಕೃತಾಳ ಜೊತೆ ಮಾತನಾಡಬೇಕು. ಹೊಸ ನೌಕರಿಯ ಸೂಚನೆಯಿಂದ ಸ್ವಯಂ ತನಗಿಂತ ಹೆಚ್ಚಿನ ಸಂಶೋಷ ಸ್ಕೃತಾಳಿಗೆ ಆಗುತ್ತದೆ.

ಅಲ್ಲ, ಅವಳಿಗೆ ಆಗಿದ್ದಾದರೂ ಏನು?

ತನ್ನ ಅಪ್ಪಾಜಿಯ ಬಗೆಗೆ ಅವಳಿಗೆ ಅಷ್ಟೂಂದು ಉದಾಹಿಸಿನತೆ ಯಾಕೆ? ಹೊಸ ನೌಕರಿಯ ಸುದ್ದಿ ಎಲ್ಲರಿಗಿಂತ ಅವರಿಗೆ ಹೆಚ್ಚಿನ ಸಂಶೋಷ ಕೊಡುವುದಿಲ್ಲವಾ? ಅಸಮರ್ಥ-ಅಸಹಾಯ ಅಪ್ಪನ ಹಿರಿಯ ಮಗಳು ಅವಳು.... ಹಿರಿಯ ಮಗಳ ಸಾಫ್!

ಯಾರಿಗೆ ಗೊತ್ತು, ಹಿರಿಯ ಮಗಳು ಅವಳೋ ಸುನಂದಾಳೋ...!

ಸುನಂದಾಳೇ ಆಗಿದ್ದರೆ ಆಗ? ಅವಳು ಈಗ ಇಲ್ಲವಲ್ಲ, ಅಂದ ಮೇಲೆ ಎಂಥ ಹೊಟ್ಟಿಕೆಚ್ಚು? ಈಷಾರ್ ಭಾವದ ಕ್ಷುದ್ರತೆಯ ಮಿತಿಯನ್ನು ಸ್ವೀಕರಿಸುವುದರಲ್ಲಿಯೇ ಅವಳ ದೊಡ್ಡತನ ಅಡಗಿದೆ. ಕಷ್ಟವಾಗುತ್ತದೆ-ನಿಜ!

ಮೇಡಂ ವ್ಯಾಪಾರದ ಹುಡುಗನಿಂದ ವಿರೀದಿಸಿದ ಸಾಮಾನುಗಳ ಬಿಲ್‌ ತಯಾರಿಸಲು ಹೇಳಿದರು. ಅವನು ಕ್ಯೆಯಲ್ಲಿ ಕ್ಯಾಲಕ್ಯುಲೇಟರ್ ಹಿಡಿದು ಬಿಲ್‌ನ ರಕಂ ಹಾಡಿಸುವ ಕೆಲಸದಲ್ಲಿ ತೊಡಗಿದ.

ಮನೆಯಲ್ಲಿ ಪುನಃ ಸಮಯದ ವ್ಯವಸ್ಥೆಯನ್ನು ಹೊಂದಾಳಿಕೆ ಮಾಡಿಕೊಳ್ಳಬೇಕು. 'ಕಾರ್ಮಿಕ ಸಂಘ'ಕ್ಕೆ ಹೋಗುವಾಗ ಮಾಡಿಕೊಂಡಿತ್ತಲ್ಲ ಹಾಗೆಯೇ.

ಮನೆಗೆ ಹೋದೊಡನೆ ಎರಡು ಕೆಲಸ ಮೊದಲು ಮಾಡಬೇಕು.

ಅಮ್ಮೆ 'ಶ್ರಮಜೀವಾ'ದ ಶಾಹಬೇನ್ ಬಗೆ ಎಷ್ಟೇ ವಿರೋಧಿಯಾಗಿ ದನಿಯೆತ್ತಿದ್ದರೂ, ಅವಳು ಮಾತ್ರ 'ಶಾಹಬೇನ್' ಇನ್ನು ಭೇಟಿಯಾಗಿ ತನಗೆ ಹೋಸ ನೌಕರಿ ಸಿಕ್ಕ ಸುದ್ದಿಯನ್ನು ಅವರಿಗೆ ಹೇಳುವಳು. ಎರಡನೆಯದು, ರಾತ್ರಿ ನಾಲ್ಕನೆಯ ಮಹಡಿಯ ಕರಮರಕರ ಆಂಟಿಯನ್ನು ಭೇಟಿಯಾಗಿ ವಿನಮ್ಯಾಪ್ತಾರ್ಥನೆ ಮಾಡಿಕೊಳ್ಳುವಳು. ಮತ್ತೆ ಇಡೀ ದಿನ ಮನೆಬಿಟ್ಟಿ ಹೋರಿಗೆ ಇರಬೇಕಾಗುತ್ತದೆ-ನೌಕರಿ ಮಾಡಲಿಕ್ಕೆ. ಇಂಥ ಸ್ಥಿತಿಯಲ್ಲಿ ಅಪ್ಪಾಜಿಯ ಚಿಂತೆ ಸದಾ ಕಾಡುತ್ತಲೇ ಇರುತ್ತದೆ. ಮಧ್ಯಾಹ್ನ ಎರಡು ಗಂಟೆಯ ನಂತರ ಅವಳು ಅವರ ಮನೆಗೆ ನಿಯಮಿತವಾಗಿ ಘೋನ್ ವಾಡಿ ಮುನಿಯಾಳೋದನ ಮಾತನಾಡಬೇಕಾಗುತ್ತದೆ. ಅಪ್ಪಾಜಿಯ ಆರೋಗ್ಯದ ಏರುಪೇರುಗಳ ಬಗೆ ತಿಳಿದುಕೊಳ್ಳುತ್ತೆ, ನಿಶ್ಚಿಂತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ.

ಹಾಗೆ ಆಗಾಗ ಬರುವ ಪ್ರೋನ್ ಕರೆಗಳ ಸೂಚನೆ ಕೊಡಲು ಕರಮರಕರ ಆಂಟಿ ಮೇಲ್ಮೈನನ್ನು ಕಳಿಸಿಕೊಟ್ಟಿ, ಯಾರಾದರೂ ಬರುವಂತೆ ಹೇಳಿ ಕಳಿಸುತ್ತಾರೆ. ನಿಯಮಿತವಾಗಿ ಕಳಿಸುವುದು ಆಂಟಿಗೂ ಕಷ್ಟವಾಗುತ್ತದೆ. ಅದು ಸ್ವಾಭಾವಿಕ ಅವರಿಗೆ

ಕಡಿಮೆ, ಮಮತಾಳಿಗೆ ಹೆಚ್ಚು.

ಮೇಲ್ಯ ಅರ್ಥವೇ ನಿಜವಾಗಿ ಅನರ್ಥಕಾರಿ!

ಮೇಲ್ಯ ಅರ್ಥಾತ್ ಮರಣ ಹೊಂದಿದ

ಮೇಲ್ಯನ ಅಯಿ ಅಹಲ್ಯಾಭಾಯಿ, ಅವರದೇ ಕಾಲೋನಿಯಲ್ಲಿನ ಜನರ ಮನೆಗಳಲ್ಲಿ ಪಾತ್ರ ಪಡಗ ತಿಕ್ಕತ್ತಾಳೆ. ಮೇಲ್ಯ ಅರ್ಥಾತ್ ಸತೀಶ ಚಿಕ್ಕವನಿದ್ದಾಗ ಕಾಲೋನಿಯ ಉಡಾಳ ಹುಡುಗರ ಜೊತೆ ತಿರುಗಾಡ್ತಾ, ತೆರೆದ ಗುಪ್ತಾರದಲ್ಲಿ ಏಡಿ ಹಿಡಿಯುತ್ತೆ ಸಮಯ ಕಳೆಯುತ್ತಿದ್ದ. ಮಧ್ಯಾಹ್ನ ಕೆಲಸದಿಂದ ಬಿಡುವುದು ಪಡೆದ ಅಹಲ್ಯಾಭಾಯಿ ವಿಷ್ಟ ಆಂಟಿಯ ಬಿಲ್ಲಿಂಡ್ ಮೆಟ್ಟಿಲ ಕೆಳಗೆ ನೆರಳಿನಲ್ಲಿ ಕೂತು, ಇತರ ಕೆಲಸಗಾರ್ತಿಯರೊಂದಿಗೆ ತನ್ನ ಉಟದ ಪ್ರೌಟ್ರಾವನ್ನು ಬಿಚ್ಚುವಾಗ ಮೊದಲು ಸತೀಶನನ್ನು ಕರೆಯುತ್ತಿದ್ದಳು. ದಿನವಿಡೀ ಹಸಿದು ತಿರುಗುತ್ತಿರುವ ಮಗನನ್ನು ಕುರಿತ ಮಾಯಿ ಅಹಲ್ಯಾಭಾಯಿಯ ಮೊದಲ-ಎರಡನೆಯ ಶೋಗನಲ್ಲಿ ಇರುತ್ತಿತ್ತು. ಆದರೆ ಮೂರನೆಯ ಹಾಗೂ ನಾಲ್ಕನೆಯ ಬಾರಿ ಕಾಗುವಾಗ, ಕೇಳಿದರೂ ಕೇಳಿದಂತಿರುವ ತನ್ನ ಅವಿಧೇಯ ಮಗನ ಬಗೆಗಿನ ಅಸಹನೆ ಹಾಗೂ ಸಿಟ್ಟು ತುಂಬಿರುತ್ತಿತ್ತು.

“ಎಲ್ಲ ಹೋದೆಯೋ ಸತ್ತವನೇ.... ಬೇಗ ಬಾರೋ...” ಆಗಿನಿಂದ ಜನ ಸತೀಶನನ್ನು ಮೇಲ್ಯ ಎಂದು ಕರೆಯುತ್ತೊಡಗಿದರು.

ಜೀವನದಲ್ಲಿ ಸುಮಾರು ಐವತ್ತು ನೋಕರರನ್ನು ಇಟ್ಟುಕೊಂಡು-ತೆಗೆದು ಹಾಕಿ ಮಾಡಿದನೇನೋ, ಆದರೆ ಮುದುವೆಯಾಗದೆ ಹುಟ್ಟಿದ ಸಂತಾನ (ಬಲಾತ್ಮಾರ್ದಿಂದ ಜನಿಸಿದವನು) ಮೇಲ್ಯನಂತಹ ಪರಿಶ್ರಮಿ ಹಾಗೂ ಸಂವೇದನಾಶೀಲ ಬಾಲ ಕಾರ್ಮಿಕನನ್ನು ನಾನು ನೋಡಿಯೇ ಇಲ್ಲ ಎಂದು ಕರಮರಕರ ಆಂಟಿ ಹೇಳುತ್ತಾರೆ. ಜಾಣ ಮೇಲ್ಯನಿಗೆ ಯಾವುದೇ ಕೆಲಸವನ್ನು ಎರಡನೆಬಾರಿ-ಮೂರನೇ ಬಾರಿ ಹೇಳುವ ಪ್ರಸಂಗವೇ ಬೀಳುವುದಿಲ್ಲವೆಂದು ಅವರು ಹೇಳುತ್ತಾರೆ. ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿ ಉಳಿದ ಸಮಯವನ್ನು ಟಿ.ವಿ. ನೋಡುವುದರಲ್ಲಿ ಅಪವ್ಯಯ ಮಾಡುವುದರ ಬದಲು, ಕೂತುಕೊಂಡು ಓದುವುದು ಬರೆಯುವುದು ಒಳ್ಳೆಯದಾಗಿತ್ತು ಅನ್ನತಿದ್ದರು.

ಮೇಲ್ಯನಿಗೆ ಕಲಿಸುವ ಜವಾಬ್ದಾರಿಯನ್ನು ಆಂಟಿ ಮಮತಾಳಿಗೆ ವಹಿಸಿದರು. ಆದರೆ ಅವಳು ಮೇಲ್ಯನಿಗೆ ಕಲಿಸುವುದರಲ್ಲಿ ಏನೂ ವಿಶೇಷ ಆಸಕ್ತಿ ತೋರಿಸಲಿಲ್ಲ. ಬೇಸರ ಮಾಡಿಕೊಂಡು ಸಿಟ್ಟು-ಸಿಡುತ್ತು ಮಾಡುತ್ತಿದ್ದಳು. ಮಮತಾಳಿಗೆ ಕಲಿಸಲು ಬೇಕಾದ ಧೈಯ-ತಾಳ್ಳು ಇಲ್ಲವೆಂಬುದನ್ನು ಆಂಟಿ ಮೃದುಮಾತಿನಲ್ಲಿ ಒಪ್ಪಿಕೊಂಡಳು. ಧೈಯ ಕಳೆದುಕೊಂಡ ಅವಳು ಆವೇಶ ತುಂಬಿ ಹೊಡೆಯಲು-ಬಡಿಯಲು ಮುಂದಾಗುತ್ತಿದ್ದಳು. ಮೇಲ್ಯನಿಗೂ ಇದರಿಂದ ಓದಲು ಬೇಸರವಾಯಿತು.

ಒಂದು ದಿನ ಆಂಟಿ ಅವಳನ್ನು ಮೇಲೆ ಕರೆದಳು.

ಅವಳನ್ನು ಒತ್ತಾಯಿಸಿದಳು. ವಾರದಲ್ಲಿ ಮೂರುದಿನ ಒಂದೊಂದು ಗಂಟೆ

೨೬೬ / ಆವಿಗೆ

ಕಾಲ ಮೇಲ್ಮೈನನ್ನು ಪುಸಲಾಯಿಸಿ ಓದಲು-ಬರೆಯಲು ಕೂರಿಸಬೇಕು. ಆಗ ಮೇಲ್ಮೈ ಓದು-ಬರಹದ ಬಗೆಗೆ ತಿಳಿದುಕೊಳ್ಳಬೇಕಾಗುತ್ತಾನೆ. ಓದು-ಬರೆಹ ಕಲಿಸುವ ಸಲುವಾಗಿ ಅಂಟಿ ಅವಳಿಗೆ ನೂರು ರೂಪಾಯಿ ತಿಂಗಳಿಗೆ ಕೊಡುವುದಾಗಿ ಹೇಳಿದರು.

ಅಂಟಿಯ ಒತ್ತಾಯವನ್ನು ಮೀರುವುದು ಅವಳಿಗೆ ಸಾಧ್ಯವಾಗಲಿಲ್ಲ. ಆದರೆ ಮೇಲ್ಮೈನಿಗೆ ಕಲಿಸಲು ಅಂಟಿಯಿಂದ ಹಣ ತೆಗೆದುಕೊಳ್ಳಲು ಅವಳು ಒಪ್ಪಲಿಲ್ಲ. ಅಪ್ಪಾಜಿಯವರೂ ಈ ಕೆಲಸದಲ್ಲಿ ಅವಳಿಗೆ ಧೈರ್ಯ ಪುಂಬಿದರು. ನಾಲ್ಕುನೇಯ ಅಂತಹಿನಿಂದ ಅವಳು ಕೆಳಗೆ ಬರುತ್ತಲೇ, ಸೈಟ್‌ಮೇಲೆ ಬರೆದು ಅವರು ಮೇಲ್ಮೈನ ಶಿಕ್ಷಣದ ಪ್ರಗತಿಯನ್ನು ತಿಳಿಯಲು ಉತ್ಸರ್ಹಾಗಿರುತ್ತಿದ್ದರು. ಸಂಘದ ಕಾರ್ಯಾಲಯದಲ್ಲಿ ನೋಕರಿಗೆ ಹೋಗುವವರೆಗೂ ಅವಳು ಮೇಲ್ಮೈನಿಗೆ ನಿಯಮಿತವಾಗಿ ಮೂರೂವರೆ ತಿಂಗಳ ಕಾಲ ಓದು-ಬರಹ ಕಲಿಸಿದಳು. ಮೇಲ್ಮೈನಿಗೆ ಕಲಿಸಲು ಅವಳಿಗೆ ಆಸಕ್ತಿಯೂ ಹುಟ್ಟಿತು. ಅವನ ಕುಶಾಗ್ರಬ್ರಹ್ಮಿಯು ತಕ್ಷಣ ಪಾಠವನ್ನು ಕಂಠಸ್ಥಗೊಳಿಸುತ್ತಿತ್ತು. ಯಾವಾಗಾದರೊಮ್ಮೆ ಅವಳು ಕರಿಣ ಶಬ್ದ ಬರೆಯಲು ಹೇಳಿದಾಗ, ಮೇಲ್ಮೈ ಬಹಳ ಕಡಿಮೆ ಶಬ್ದಗಳನ್ನು ತಪ್ಪಾಗಿ ಬರೆಯುತ್ತಿದ್ದ. ಅಧ್ಯಾತ್ಮರಾಜ್ಯ ವರ್ತಿತವಾಗ ಅವನು ಒಮ್ಮೊಮ್ಮೆ ತಪ್ಪು ಮಾತಾಡುತ್ತಿದ್ದ.

ಅವಳು ಕಲಿಸುವುದನ್ನು ನಿಶ್ಚಯಿಸಿದರೂ ಅಂಟಿ ಮೇಲ್ಮೈನಿಗೆ ಕಲಿಸುವ ಭಾಗವನ್ನು- ಭರವಸೆಯನ್ನು ಬಿಟ್ಟಿರಲಿಲ್ಲ. ನೇರೆಯ ನೀನಾಳಿಗೆ ತಿಂಗಳಿಗೆ ಇಂತಹಿಪ್ಪು ಎಂದು ಹಣಕೊಟ್ಟು ಓದು-ಬರಹ ಕಲಿಸಲು ನೇಮಿಸಿಕೊಂಡರು. ಯೂನಿಯನ್ ಕಾರ್ಯಾಲಯದಿಂದ ಅಪ್ಪಾಜಿಯ ಆರೋಗ್ಯ ವಿಚಾರಿಸಲು ಆಗೀಗ ಪೋನ್ ಮಾಡಿದರೆ, ಮೇಲ್ಮೈ ಓದಿಬಂದು ಪೋನ್ ಎತ್ತಿಕೊಳ್ಳುತ್ತಿದ್ದ ಮತ್ತು ಆ ಕಡೆಯಿಂದ ಅವಳ ದನಿ ಕೇಳುತ್ತಲೇ ಮನೆಯಿಂದ ಮುನಿಯಾಳನ್ನು ಕರೆಯಲು ಓಡುತ್ತಿದ್ದ.

ಭುನ್ನೂನಿಗೆ ಓದಿಸಲು-ಬರೆಸಲು ತೊಡಗಿದಾಗ, ಅಮೃತ ಅತಿಯಾದ ಮುದ್ರಿಸಿದಾಗಿ ಭುನ್ನೂ ಒಮ್ಮೊಮ್ಮೆ ಅವಳ ಧೈರ್ಯವನ್ನು ಕೊಡುತ್ತಿದ್ದ.

ಅವಳಿಗೆ ನೋಕರಿ ಮಾಡಬೇಕಾಗಿದ್ದುದರಿಂದ, ಭುನ್ನೂನ ಓದನ್ನು ಮುನಿಯಾಳಿಗೆ ಒಪ್ಪಿಸಲು ಶುರುಮಾಡಿದಳು-ಆದರೆ ಯಾವ ದಿನವೂ ಮುನಿಯಾಳ ದೂರು ಇಲ್ಲದೆ ಹೋಗುತ್ತಿರಲಿಲ್ಲ” ಅಕ್ಕಾ, ಅಪ್ಪನ ದೇಹ ಮಾಲೀಶ್ ಮಾಡುವ ಕೆಲಸನನಗೆ ಒಪ್ಪಿಸು, ಭುನ್ನೂನ ಹೋಂ ವರ್ಕ್ ನೀನೇ ಮಾಡಿಸು.”

ಕಾರಣವಿಲ್ಲದೆ ಮುನಿಯಾಳನ್ನು ದೂರುವುದರ ಬದಲು ಭುನ್ನೂನಿಗೆ ಕಲಿಸಲು ನೀನಾಳಿಗೆ ಹೇಳುವುದೇ ಒಳ್ಳೆಯದು ಎನಿಸಿತು ಅವಳಿಗೆ. ಆದರೆ ವಾರದಲ್ಲಿ ಮೂರು ದಿನ ಕಲಿಸಿದರೆ ಭುನ್ನೂನ ಓದು ಸರಿಯಾದ ರೀತಿಯಲ್ಲಿ ನಡೆಯುತ್ತಿರಲಿಲ್ಲ. ನೀನಾ ಪ್ರತಿದಿನ ಅವನಿಗಾಗಿ ಸಮಯ ವ್ಯಯಿಸಬೇಕು.

ಮೇಲ್ಮೈನ ಓದಿನ ಪ್ರಗತಿ ಚನ್ನಾಗಿದೆ ಎಂದು ಅಂಟಿ ಹೇಳುತ್ತಿದ್ದರು. ಹೋದಲ

తరగతియ ‘బాలభారతి’ అవనిగే ఆగలే బాయిపాత ఆగిదే. బరేయువుదూ సరియాగి బరేయుతానే. గణితద హసరినల్లి సామాన్యవాద కొడిసువుదు— కళేయువుదన్ను అవను కలితిద్వానే. ఇష్టే, బరేయువుదు అవను కడిమే, నీనా అత్త లక్ష్మి వహిసిద్దాఖే. సాకష్మ్య ప్రయత్న మాడుత్తిద్వాఖే.

‘అల్ఫో’ శాపింగ్ కాంప్లెక్స్ నింద హోరగే బంధాగ్, ఉరియుత్తిరువ ఒలెంయ ఎదురు కూతిరువ అనుభవ అవరిగాయితు.

రస్తేయ ఆ బదిగే చమ్మద పసుగళ బహు దొడ్డ అంగడియిత్తు. మేడం హలవు పదరగళ అనుకొలవుళ్ళ మృదుచమ్మద, కాబిన బణ్ణద బవళ సుందరవాద పస్ఫన్ను లిరీదిసిదరు—హన్మోందు నూరా ఇష్టేదు రూపాయిగళదు! మేడం పస్ఫన్ విషయదల్లియూ అవళ అభిప్రాయ కేళిదఱు. ఆదరే బీలే కేళిద కూడలే అవళ బాయింద మాతే హోరడల్లి. ప్రైక్రియేయాగి తలే మాత్ర అలుగిసి సుమ్మనాదళు.

పస్ఫన్ అంగడియింద హోరటు, క్యేజీలగళన్ను హోత్తుకోందు ‘బాటా’ శోరూంల్లి హోక్కరు. శోకేసినల్లి దృష్టినెట్ట మేడం హలవు క్షణగళ కాల స్వాందిలాగళ వ్యేవిధ్యవన్ను తుంబ ఆసక్తియింద నోడిదరు. అవరిగే ఇష్ట బందుదన్ను, సేల్స్ బాయ్ కరెదు అవళ కాలిన అళతేయదన్ను తేగెయువంతే హేళి అవళన్ను మత్తొమ్మే చక్కితలన్నాగి మాడిదరు.

అవళ అళతేయ స్వాందిల యారిగాగి ఇధ్వేతు!

అవర మనిగే హోదాగ మేట్లి మేలే కళజిట్ట, అవళ సడిలవాద చప్పలియన్ను మేడం నోడిరబముదే? ఆదరే అదు హేగే సాధ్య? అవళిగే జన్మన్నాగి నెనపిదే. మేడం అవగళత్త నిష్టితచాగియూ నోడిరల్లి.

గాడియల్లి కుళితుకోళ్ళవాగ అధివా అవరోందిగి నడేయువాగ అవళ కాలిన కడె అవర దృష్టి హరిదిరబముదు. ఒందొవరే ఇంచు ఎత్తరద అట్టియుళ్ళ తెళ్ళిన నాజూకాద స్వాందిలాగళిగే కాలు తూరిసుత్తలే అవళిగే మధురవాద రోమాంజనద అనుభవవాయితు.

“ముందుగడే చేరటు హోర బిఇ్లుత్తిదేయా? నడేదాడి నోడు స్ఫ్లు” మేడం అవళిగే నడేదు నోడలు ఉత్సేజిసిదరు.

జముబూనేయ మేలే అవళు హంసదంతే తేలిదళు.

స్వాందిలగళల్లి అద్యత్వవాద రేస్కేగళు మూడివే, అపు అవళన్ను కన్నరియంతే ఆకాతదల్లి తేలిసికొండు హోగలు వ్యాచులవాగివే అనిసికు అవళిగే.

ఇంధ నాజూకాద సుందర స్వాందిలగళన్ను ఒందు దిన తాను

೨೬೫ / ಆವಿಗೆ

ಖರೀದಿಸಿಯೇ ಖರೀದಿಸುತ್ತಾಳೆ.

ಈಗಲ್ಲದಿದ್ದರೂ ಮುಂದೆ ಎಂದಾದರೂಮೈ.

ಅವಳು ಅಂಥ ಸ್ವಾಂಡಿಲ ಖರೀದಿಸಿದ ದಿನ, ಓಕಟಕ ಸದ್ಗೃಹ ಮಾಡುತ್ತ ನಾಲ್ಕನೆಯ ಮಹಡಿಯ ಮಮತಾಳ ಮನೆಗೆ ಖಿಂಡಿತಾ ಹೋಗುತ್ತಾಳೆ. ಅಲ್ಲದೆ ಅವಳ ಕೋಣೆಯಲ್ಲಿನ ಕುಚ್ಚೆಯಮೇಲೆ ಕಾಲ ಮೇಲೆ ಕಾಲು ಹಾಕ ಹೇಗೆ ಕುಳಿತಿರುತ್ತಾಳೆಂದರೆ, ವಿಶೇಷ ಆಸಕ್ತಿಯಲ್ಲದಿರುವವರ ದೃಷ್ಟಿಯೂ ಒಂದು ಕ್ಷಣಿ ಅವಳ ಸ್ವಾಂಡಿಲ ಮೇಲೆ ಹರಿಯಬೇಕು.

ವಿನೇ ಇದ್ದರೂ, ಈವರೆಗಿನದು ಬೇರೆ. ಕರಮರಕರ ಆಂಟಿ ಮನೆಗೆ ಯಾವಾಗ ಹೋಗುವಾಗಲೂ ಅವಳು ಬರಿಗಾಲಿಯಲ್ಲಿಯೇ ಹೋಗುವುದು.

ಅವರು ಅಮ್ಮೆನಿಂದ ಅಧ್ಯವಾ ತನಿಂದ ತರಿಸಿದ ಹಪ್ಪಳ ತಲುಪಿಸಲು ಹೋಗಿರಬಹುದು, ಫಾಲ್ ಹಚ್ಚಿದ ಸೀರೆ ಕೊಡಲೋ, ಕುಂತಿ ಮಾಂಸಿಯ ಪೋನ್ ಆಲಿಸಲೋ, ಮೇಲ್ಯಾನಿಗೆ ಓದಿಸಲೋ ಅಧ್ಯವಾ ಅಕ್ಸ್‌ತಾಗಿ ಬಂದಿಳಿದ ಗ್ರಾಸ್ ಸಿಲಂಡರಿಗೆ ಕೊಡಲು ಹಣವಿಲ್ಲದಾಗ ಕ್ಯೆಗಡ ಕೇಳಲೋ... ವಾತ್ಸಲ್ಯ ತುಂಬಿದ ಆಂಟಿ ಅವಳಿಗೆ ಪ್ರತಿ ಬಾರಿಯೂ ಗದರಿಸುತ್ತಿದ್ದಳು. “ಹುರುಬುರುಕಾದ ಮೆಟ್ಟಿಲುಗಳ ಮೇಲೆ ಸ್ಲಿಪರ್ ಇಲ್ಲದೆ ಹಾಗೆ ಓಡ್‌ಜಿಗಿತಾ ಕಾಲು ಜಿಪ್‌ರಿಕೊಳ್ಳಲು ಯಾಕೆ ಬರ್ತೀಯಾ? ನಡೆ, ನನ್ನ ಸ್ಲಿಪರ್ ಹಾಕಿಕೋ. ಖಿಬರದಾರ್, ಬರಿಗಾಲಿನಲ್ಲಿ ನೀನು ಮೆಟ್ಟಿಲು ಇಳಿದರೆ!”

ಮಮತಾಳ ಮೇಲಿನ ಸಿಟ್ಟಿನಿಂದ ಕರಮರಕರ ಆಂಟಿಯ ಮನೆಯಲ್ಲಿ ಸೊಕ್ಕಿನ ಪ್ರದರ್ಶನ ಮಾಡುವುದು ಕ್ಷುದ್ರತೆ ಅಲ್ಲವಾ?

ಉಲ್ಲಾಸದ ದನಿಯಲ್ಲಿ ಮೇಡಂ ಅವಳೋಡನೆ ಏನೋ ಹೇಳುತ್ತಿದ್ದರು. ಬಹುಶಃ ಮನಸ್ಸಿಗೆ ಬಂದುದನ್ನು ಖರೀದಿಸಿದ್ದರ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು. ಜೊತೆಗೆ ಅವಳು ಎಂಥ ಪ್ರಶ್ನೆಗಳನ್ನು ಎದುರಿಸಿದ್ದಳು! ಅವರು ವೆಚ್ಚ ಮಾಡಿದ ಹಣದ ಹಿನ್ನೆಲೆಯಲ್ಲಿ ಹೇಳುವುದಾದರೆ, ಕಲಾತ್ಕ, ಹಾಗೂ ಸ್ವಾರ್ಥದ್ವಾರ್ ಆಯ್ದೆಯೋಂದಿಗೆ ಭಿನ್ನವಾದ- ವಿಶಿಷ್ಟವಾದದನ್ನು ಆಯ್ದು ಮಾಡಲು ಅವರಿಗೆ ಸಾಧ್ಯವಾಗಿದೆಯೇ?

“ನಿತ್ಯಶಾಗಿಯೂ ಹೌದು ಮೇಡಂ? ತುಂಬಾ ಬೆಲೆ ತೆತ್ತು ನೀವು ಹೋಲಿಕೆಯಲ್ಲಿದ ಉತ್ತಮ ವಸ್ತುಗಳನ್ನೇ ಆಯ್ದು ಮಾಡುವ ಸಾಮಧ್ಯ ಹೊಂದಿದ್ದೀರಿ. ನಾನು ನಿಮ್ಮಿಂದ ಬಹಳಷ್ಟು ಕಲಿತ್ತಿದ್ದೇನೆ.”

ಅವಳು ಬಹುಶಃ ಅವಶ್ಯಕತೆಗಿಂತ ಹೆಚ್ಚು ವಿನಮ್ರಾಗಿದ್ದಳು.

ಅಧ್ಯವಾ ಪ್ರಭಾವಿತಳಾಗಿದ್ದಳು

“ಬಹಳಷ್ಟು ಕೆಲಸ ಆದ ಹಾಗಾಯಿತು. ಕೇವಲ ಎರಡು ವಸ್ತುಗಳನ್ನು ಖರೀದಿಸುವುದು ಬಾಕಿ ಉಳಿದಿದೆ ಕೇಕ್ ಮತ್ತು ಗ್ರೀಟಿಂಗ್ ಕಾಡ್!”

“ఎదురిగే ‘క్రిస్టల్’ కాణ్టా ఇదెయల్ల, అల్లియే హోగి కుళతుచోళ్ళోణ. స్వల్ప ఏనాదరూ తిన్మోణ. కేశోగే ఆడచర్ కోడోణ. బర్తడే కాడో ఖరీదిసోణ.”

అందరే, యావుదోణ ముడుగియ జన్మదిన. ముట్టుబ్బు యారదోణ, అవళిగే హిడిదుచోండు బిట్టిదారె. ఇష్టోందు దణిపు అవళిగే హప్పల లట్టిసువాగు కూడ అనుభవిసువ సందభ బందిరలిల్ల.

వాస్తవాగి పాలిధినో బ్యాగళ హిడికేగళింద అవళ బేవరిద క్యేగళు కశ్తరిసిదంత ఆగుత్తిద్దవు. మేడం హేళిదరు, తానూ కేలవు జీలగళన్ను హిడిదుచోళ్ళవుదాగి. ఆదరే అవర హేళికేయింత నడియలాదీతే? హాగే మాకిదాక్కొ మాలిక-నోకరర సంబంధ సమానవాదద్వాగి బిడుత్తదేయే?

“యాకే నమితా! నన్న జోతె బందిద్దక్కే ఒవళ జోరో అనిస్త ఇదెయా?” మేడం కేళిదాగ ఓరేగణ్ణినల్లే అవళు అవర ముఖిదత్త నోజిదశు. మేడం అంతయామియే? నన్నోళగిన తుముల అవరిగే అరివాదద్వాదరూ హేగే?

“హీగే మాడోణ, ‘క్రిస్టల్’ ప్రవేతీసోదక్కే ముంజె కేలసగళన్ను హంచికోళ్ళోణ. స్వల్ప సమయపూ ఉళియుత్తదే.”

“నీను ఏను మాడలు బయసుత్తియా?”

“నీవు ఏను హేళిదరూ అదన్న మాడ్చేనే, మేడం?”

“సరి, నడె, నీను బర్తడే గ్రీటింగ్ కార్డో ముడుపు! ఉత్కమవాదద్విరబేఁకు. యారే ఆగలి, ఆయ్యె మాడిద తప్పగళల్లి బెఱ్చిగిన తమ్మ భావనేగళన్ను అద్దిద్వారే ఎందు అదన్న పడేదు ఓదిదవరిగే అనిసబేఁకు.”

“ప్రయుత్త మాడ్చేనే మేమా! అదు ఇష్టవాగిదిద్వారే ఒదలు మాడిదాయ్యు” అవళు తన్న మితియన్న ఒట్టికోండఱు—“ఎందూ యారదోణ సలువాగి కాడో ఖరీదిసువ....”

“అంధ ప్రసంగ బందితెందు ననగే అనిసోదిల్ల బంగారద నిజవన్ను నాను అగ్గిపరీక్షే ఇల్లదెయే అనుభవ మాడికోళ్ళబల్లే నమితా!”

మేడం తిరుగువ మోదలు అవళ కడే నూరర నోటన్న హిడిదరు.

“అగ్గ-దుబారియ ఆధారద మేలే యోచిసోదు బేడ. ఇష్టవాదద్వార కడే ఒత్తు ఇరలి.”

“హాగే ఆగలి, మేమా!” నోటు హిడిదుచోళ్ళబేఁకాద్ద అవళిగే అనివాయివాగిత్తు.

“అందవాగి ఇవత్తు తారిఁకు ఎష్టు?”

೧೪೦ / ಆವಿಗೆ

ಸ್ವರದಲ್ಲಿ ಉಕ್ಕುವ ವಿಸ್ತೃಯವನ್ನು ಹತ್ತಿಕ್ಕುತ್ತ ಅವಳು ತಾರೀಕು ಹೇಳಿದಳು—
ಮೇಡಂ ಇಷ್ಟ್ವಾಂದು ಮರಗುಳಿ ಹೇಗಾದರು?

ಅವರು ಕೇಂದ್ರ ಹಿಡಿದು ಬರುವವರೆಗೆ ಅವಳು ಹುಬ್ಬಿಹಬ್ಬಿದ ಕಾರ್ಡ್ ಆಯ್ದು
ಮಾಡಿದ್ದಳು.

ಮೊದಲಬಾರಿಗೆ ಅವಳಿಗೆ ಅನುಭವಕ್ಕೆ ಬಂತು, ಭಾವನೆಗಳನ್ನು ಶಬ್ದಗಳ
ಚೋಗಸೆಯಲ್ಲಿ ಹಿಡಿಯವುದು ಎಷ್ಟೊಂದು ಅಸಾಧ್ಯ? ಅಂತಹವಾದ ವಾಕ್ಯಗಳ ಮೇಲೆ
ಹಾಯ್ದ ಹೋಗುವಾಗ ಇದೇ ಕೊರತೆಯ ಒತ್ತಡದಲ್ಲಿ ಸಿಕ್ಕಿರುವುದನ್ನು ಕಾಣುತ್ತೇವೆ.
ಶಬ್ದಗಳು ಅರ್ಥ—ಅಪೂರ್ವ, ಅಕ್ಷಮ! ಈ ಶಬ್ದಗಳಿಗೆ ಭಾವನೆಗಳ ಭಾರವನ್ನು ಹೊರುವ
ತಾಕತ್ತು ಇಲ್ಲ. ಬೇರೆ ಯಾವುದಾದರೂ ಕಾರ್ಡ್ ಹುಡುಕೋಣ. ಇನ್ನೊಂದನ್ನು ಓದಿ
ನೋಡೋಣ. ಮತ್ತೊಂದನ್ನು ನೋಡೋಣ. ಅದನ್ನು ಪದೆಯುತ್ತಲೇ ಅವಳಿಗಾಗಿಯೇ
ಬರೆದದ್ದು ಅನಿಸಬೇಕು. ಕೇವಲ ಅವಳಿಗಾಗಿಯೇ ರಚನೆಯಾದದ್ದು ಎಂದು
ಭಾಸವಾಗಬೇಕು. ಇವನ್ನು ಯಾರೇ ಓದಲಿ, ಯಾರೇ ಅದನ್ನು ತೆಗೆದುಕೊಳ್ಳಲಿ, ಅವು
ಅವರದಾಗುವುದಿಲ್ಲ.

ಅವಳು ಕಾರ್ಡ್ ಆಯ್ದು ಮಾಡಿದಳು—

ನಿನ್ನ ಹುಟ್ಟಿ ಹಬ್ಬಕ್ಕಾಗಿ

ಏನು ಕೊಡಲಿ?

ಮುಂಜಾನೆಯ ಗರಿಕೆಯ ಮೇಲೆ ಉಯ್ಯಾಲೆಯಾಡುವ ನೂರಾರು ಮಂಜು ಹನಿ
ನೂರಾರು ಮಂಜು ಹನಿಗಳಲ್ಲಿ ಹೊಳೆಯುವ ನೂರಾರು ಕಾಮನಚಿಲ್ಲು.

ಬಾ.....

ಈ ನೂರಾರು ನೂರಾರು ಇಂದ್ರಧನುಷಗಳನ್ನು ಚೋಗಸೆಯಲ್ಲಿ ತುಂಬಿ

ನಾನು ನಿನ್ನ ಅರೆಗನಸಿನ ಕಣ್ಣಿ ರೆಪ್ಪೆಗಳ ಮೇಲೆ ಇಡುವೆ

ಅದರಿಂದ ದಿನವೂ ರಾತ್ರಿ

ನಿನ್ನ ಕನಸುಗಳಲ್ಲಿ ಅರಳುತ್ತಿರಲಿ ಸಪ್ತವರ್ಣದ ಇಂದ್ರಧನುಷ

ಮತ್ತು ನಸುಕಿನಲಿ ಕಣ್ಣಿ ತಿಳಿಯುತ್ತಲೇ

ಮರಳಿ ಬಂದೇರಲಿ ಗರಿಕೆಯ ಚಿಗುರುಗಳಲ್ಲಿ

ಬೆಳಗಿನ ನನಸಾಗುವ ಕನಸುಗಳಿಂದ.....

ಮೇಡಂ ಜನ್ಮದಿನದ ಕಾರ್ಡ್ ಓದಿದರು. ಒಂದು ಕ್ಷಣೆ ನಿಶ್ಚಲ ಮೌನವನ್ನು
ಆಶ್ಯಾಸಿದರು.

“ಬಹಳ ಸುಂದರವಾಗಿದೆ! ನಾನು ಇದನ್ನು ಕೊಡಲು ಬಯಸುವವರಿಗೆ ಇಂಥದೇ
ಯಾವುದಾದರೂ ಕವಿತೆಯ ಪಂಕ್ತಿಗಳನ್ನು ಆಯ್ದು ಮಾಡಬೇಕಾಗಿತ್ತು ನನಗೆ. ಇಲ್ಲಿ
ತಾ, ನಾನು ನನ್ನ ಹೆಸರು ಬರೆಯುತ್ತೇನೆ. ಮೇಲ್ಲಿಡಿ ತಾರೀಕು. ಕೊಂಟರಿನ ಮೇಲೆ

ಬಾಗಿ ಮೇಡಂ ಕಾಡಿನ ಮೇಲೆ ತಮ್ಮ ಹೆಸರು ಬರೆದರು, ಮೇಲ್ಗಡೆ ತಾರೀಕನ್ನೂ ಬರೆದರು. ಅವಳಿಗೆ ವಿಚಿತ್ರವೆನಿಸಿತು. ಈ ಕೆಲಸವನ್ನು ಮೇಡಂ ಮನಗೆ ಹೋದ ಮೇಲೆಯೂ ಮಾಡಬಹುದಿತ್ತು. ಮೇಡಂ ಬಹಳ ಗಡಿಬಿಡಿಯ ಪ್ರಕೃತಿಯವರಾ? ಸಾಧ್ಯ ಇದೆ! ಅವರ ವ್ಯವಸ್ಥಾಪನೆಯ ಪರಿಚಯವೂ ಇದರಿಂದ ಆದೀತು-‘ನಾಳೆ ಮಾಡುವುದನ್ನು ಇಂದು ಮಾಡು, ಇಂದು ಮಾಡುವುದನ್ನು ಈಗ ಮಾಡು?’

“ವೆಲ್ಲಿ ಕುಳಿತುಕೊಳ್ಳೋಣ! ಸ್ವಲ್ಪ ಸಮಾಧಾನದಿಂದ ಕೂತು ಏನಾದರೂ ತಿನ್ನಲು ಸಾಧ್ಯವಾಗಬೇಕು” ಚಿಕ್ಕದಾದ ಹಾಲೊನಲ್ಲಿ ಮೇಡಂ ಶೋಧದ ದೃಷ್ಟಿಯಿಂದ ಕಣ್ಣ ಹೊರಳಿಸುತ್ತ ಯಾವುದಾದರೂ ಉಪಯುಕ್ತ ಮೂಲೆಯನ್ನು ಹುಡುಕಿದರು.

“ಸಾಮಾನುಗಳನ್ನು ಹೊತ್ತು ತಂದ ನಮಗೆ ಆ ಮೂಲೆಯನ್ನು ಬಿಟ್ಟರೆ ಅದಕ್ಕಿಂತ ಉತ್ತಮವಾದ ಸ್ಥಳವಿಲ್ಲ. ನಡೆ... ಅಲ್ಲೇ ಹೋಗಿ ಕುಳಿತುಕೊಳ್ಳೋಣ.... ನಮಿತಾ!”

ಸಾಮಾನುಗಳ ಜೀಲಗಳನ್ನು ಅವಳು ಮೇಚಿನ ಕಾಲುಗಳಿಗೆ ಒರಗಿಸಿ ಇಟ್ಟಳು. ಅವನ್ನು ಬೇರೆಲ್ಲಾ ಇಡಲು ಸಾಧ್ಯವಿರಲಿಲ್ಲ. ಬೆರಳಿನ ಸಂದುಗಳು ಚರಚರ ಅನ್ನುತ್ತಿದ್ದವು.

ಜತನದಿಂದ ಕೈಯಲ್ಲಿ ಹಿಡಿದಿದ್ದ ಕೇಕನ ಬಾಕ್ಸನ್ನು ಟೇಬಲ್‌ಕ್ಲೂಟ್ ಹಾಕಿದ ಟೇಬಲ್ ಮೇಲೆ ಇರಿಸಿದರು.

ವೇಟರ್ ಮೇಚಿನ ಬಳಿ ಬರುತ್ತಲೇ ಅವರು ಎಲ್ಲಕ್ಕೂ ಮೊದಲು ಎರಡು ಗ್ಲಾಸ್ ಕಿತ್ತಳೆ ಜ್ವಾಸ್ ಕೊಡುವಂತೆ ಹೇಳಿದರು. ಜೊತೆಗೆ ಒಂದು ಮ್ಯಾಚ್‌ಬಾಕ್ಸ್. ಆನಂತರ ಅವರು ಮೆನುಕಾಡ್‌ ನಮಿತಾಳ ಕಡೆ ಸರಿಸುತ್ತ ಅವಳೂಡನೆ ಕೇಳಿದರು

“ನೀನು ಚಿಕನ್-ಪಕನ್ ತಿನ್ನಿರು, ಅಥವಾ ಕೇವಲ ಸೊಪ್ಪು-ಹುಲ್ಲು ಮಾತನಾ?”

ಹೇಳುವಾಗ ಅವಳು ಸಂಕೋಚ ಪಟ್ಟುಕೊಂಡಳು. ಮಾಡಿದ ಅಪರಾಧವನ್ನು ಒಪ್ಪಿಕೊಳ್ಳುವ ಸಾಹಸವನ್ನು ಒಟ್ಟು ಮಾಡುತ್ತಿದ್ದಾಳೇನೋ ಅನ್ನುವ ಹಾಗೆ.

“ಹುಲ್ಲು-ಸೊಪ್ಪು ಮಾತ್ರ, ಮೇಡಂ!”

ಅವಳ ಅನವೇಕ್ಕಿತ ಉತ್ತರವು ಅವರ ಉತ್ಸಾಹದ ಮೇಲೆ ತಣ್ಣೀರು ಎರಚಿತು. ಖಿನ್ನತೆಯ ಸ್ವಷ್ಟ ಭಾವನೆಯನ್ನು ಹೊದ್ದ ಅವರು ಅವಳನ್ನು ಗದರಿಸುತ್ತೊಡಗಿದರು.

“ಚಿಲಿ ಚಿಕನ್ ‘ಕ್ರಿಸ್ಪಲ್’ನ ಎಲ್ಲಕ್ಕಿಂತ ಜನಪ್ರಿಯ ಡಿಶ್! ವಿಯಾಲಿ ಜನ ಓಡೋಡಿ ಬರಾರೆ ಇಲ್ಲಿನ ‘ಚಿಲಿ ಚಿಕನ್’ ತಿನ್ಮೋದಕ್ಕೆ. ಆ ಮಜಾ ಹಾಳು ಮಾಡಬೇಡ. ಸ್ವಲ್ಪ ತಿಂದು ನೋಡು. ರುಚಿಸದೆ ಹೋದರೆ ಬಿಡು.”

ಮೇಡಂ ಮ್ಯಾಚ್ ಬಾಕ್ಸ್ ತರಿಸಿದ್ದ ಯಾಕೆ? ಇಂದೇನಾದರೂ ಅವರದೇ ಜನ್ಮ ದಿನವಾ? ಜೊರಿ-ಮುಳ್ಳು ಮೇಚಿನ ಮೇಲೆ ತಯಾರಾಗಿದೆ.

ಕೇಳಲಾ ಮೇಡಂ ಅವರನ್ನೇ?

ಗೊತ್ತಿಲ್ಲದ ವ್ಯವಹಾರದಲ್ಲಿ ಏನಾದರೂ ಅಧಿಕ ಪ್ರಸಂಗತನ ಆಗಬಾರದು. ಅವರಿಗೆ ಅದು ಅನವಶ್ಯಕ ಮೂಗು ತೂರಿಸುತ್ತಿರೋಮು ಅನಿಸಿದರೆ?

೧೪೨ / ಆವಿಗೆ

ನಂತರ ಮೇಡಂ ಏನು ಬೇಕಾದರೂ ತರಿಸಲಿ. ಅವಳ ಹೊಟ್ಟೆಯಲ್ಲಿ ನೋವು ಯಾಕೆ?

ಬಹುಶಃ ಮೇಡಂ ಸಿಗರೇಟಿನ ಖಯಾಲಿ ಇರುವವರಾಗಿರಬಹುದು. ಮ್ಯಾಚಿಸ್ ಅದಕ್ಕಾಗಿ ತರಿಸಿರಬಹುದು.

‘ಚಿಲಿ ಚಿಕನ್, ತಿನ್ನುವ ಸಾಧ್ಯತೆ ಬಗ್ಗೆ ಅವಳ ಜೀವ ದುಕು ದುಕು ಅನ್ನತೊಡಗಿತು, ಅವರ ಸಂತೋಷವನ್ನು ತಳ್ಳಿ ಹಾಕುವುದು ಅವಳಿಗೆ ಸುಲಭವಲ್ಲ. ಅವಳು ಎಂದೂ ಮಾಂಸ ತಿನ್ನುವವರ ಜೊತೆಯಲ್ಲಿ ಕುಳಿತು ಉಟ ಮಾಡಿಲ್ಲವೆಂದೇನೂ ಅಲ್ಲ. ಕುಂತಿ ಮಾಂಸಿಯ ಮನೆಯಲ್ಲಿ ಒಂದು ಬಾರಿ ಇಂದ್ರಭ್ಯಯ್ಯಾ ಅವಳಿಗೆ ಬಲವಂತವಾಗಿ ಚಿಕನ್ನಾನ ಚಿಕ್ಕದೊಂದು ತುಣುಕನ್ನು ಅವಳ ಬಾಯಿಗೆ ತುರುಕಿದ್ದು. ಮಾಂಸದ ತುಣುಕನ್ನು ಅವಳು ಹಲ್ಲಿನ ನಡುವೆ ತರುವುದೂ ಸಾಧ್ಯವಾಗಿರಲಿಲ್ಲ. ಒಳಗಿನಿಂದ ಉಕ್ಕಿಬಂದ ವಾಂತಿಯಿಂದಾಗಿ ವಾತಾವರಣಾದಲ್ಲಿ ರಸಭಂಗವಾಗಿತ್ತು. ಮೇಜಿನ ಪಕ್ಕದಲ್ಲಿಯೇ ವಾಶ್ ಬೇಸಿನ್ ಇತ್ತು. ವಾಂತಿಯ ನಂತರ ಅವಳಿಗೆ ತನ್ನ ತಪ್ಪಿನ ಅರಿವಾಗಿತ್ತು. ಹೊಟ್ಟೆಯಲ್ಲಿ ಮುರಿತ ಶುರುವಾಗುತ್ತಲೇ ಎದ್ದು ಅವಳು ಸ್ವಾನ್ಯದ ಮನೆಯಲ್ಲಿದ್ದ ವಾಶ್ಬೇಸಿನ್‌ಗೆ ಓಡಿ ಹೋಗಿದ್ದರೆ, ಕೆವಿಷ್ಟಪಕ್ಕ ಉಟದ ಮೇಜಿನ ಮುಂದೆ ಕುಳಿತು ಉಟ ಮಾಡುತ್ತಿದ್ದವರ ಉಟದ ರುಚಿ ಕೆಡುತ್ತಿದ್ದಿಲ್ಲ.

ಅವಳ ದೃಷ್ಟಿ ಶಿಕಾರಿಯಾಡತೊಡಗಿತು.

‘ಕ್ರಿಸ್ಟಿನ್‌ನಲ್ಲಿ ಎಲ್ಲಿಯೂ ವಾಶ್ಬೇಸಿನ್ ಇಲ್ಲವಾ?’

ಹಾಗೆ ಆಗಿರಲು ಸಾಧ್ಯವಲ್ಲ. ಸ್ವಾಯಂಡ್ರಾ ರೆಸ್ಪೂರಾ ಕ್ರಿಸ್ಟಿನ್. ಗ್ರಾಹಕರ ಸೌಲಭ್ಯಕ್ಕಾಗಿ ಎಲ್ಲಾದರೂ ವಾಶ್ಬೇಸಿನ್ ಇರಲೇಬೇಕು.

ವೇಟರ್‌ನನ್ನು ಕೇಳಬೇಕು.

“ಹೇಳು ನಮಿತಾ! ತಿನ್ನಲು ಏನು ಇಷ್ಟಪಡುತ್ತಿಯಾ?” ಮೆನುಕಾಡ್‌ ಮೇಲೆ ದೃಷ್ಟಿನೆಟ್ಟಿ ಮೇಡಂ ಅವಳ ಕಡೆ ಮುಖಿವೆತ್ತಿ ನೋಡಿದರು.

ಅವಳು ತನ್ನ ಎದುರಿಗಿದ್ದ ಮೆನು ನೋಡಿ ಹೇಳಿದಳು.

“ನೀವು ಏನು ಬೇಕಾದರೂ ಆಯ್ದು ಮಾಡಿ”

“ಇಲ್ಲ... ಉಟ ನಮ್ಮ ಮರಜಿ, ಉಡುಗೆ ಬೇರೆಯವರ ಮರಜಿ.... ಕೇಳಿಲ್ಲವಾ ನೀನು ಗಾದೆಯನ್ನು ನಿನ್ನ ಅಮೃತಿನಿಂದ?”

“ಚಿಕನ್ ಬಿಟ್ಟು...” ಮುಖಿ ಕೆವುಚಿದಳು ಅವಳು.

ನಿಪುಣ ಆಟಗಾರನ ಹಾಗೆ ಅವರು ಅವಳ ಪ್ರತಿವಾದವನ್ನು ಮಧ್ಯೆಯೇ ತಡೆದರು.

“ಅದನ್ನು ನೀನು ತಿನ್ನಲೇಬೇಕಾಗುವುದು. ರಿಯಾಯಿತಿ ಸಿಗುವುದಿಲ್ಲ.” ಮಧುರವಾದ ಕಣ್ಣಿನ ಕೋಪ ತುಂಬಿದ ದೃಷ್ಟಿಯಲ್ಲಿ ಏನಂತಿ ತುಂಬಿದ ಗದರಿಕೆಯಿತ್ತು.

ಮುಂದೆ ಅವರು ಅವಳ ಹಿಂಜರಿಕೆಯ ಮೇಲೆ ಆಕ್ರಮಣ ಮಾಡಲಿಲ್ಲ.

ಅವಿಗೆ / ೨೪೫

ಸಮಾಧಾನವಾಯಿತು. ನಿಜವೇನೆಂದರೆ ಮೆನು ನೋಡಿ ಮನಸ್ಸಿಗೆ ಇಪ್ಪುವಾದ ಭೋಜನ ತರಿಸುವ ಅನುಭವವಾದರೂ ಅವಳಿಗೆಷ್ಟಿದೆ?

“ಹೇಳು... ಕಡಾಹಿ ಪನೀರು, ಅಥವಾ ಪನೀರು ಟಿಕ್ಕಾ?”

“ಕಡಾಹಿ ಪನೀರು...” ಗೊತ್ತಿಲ್ಲದೆ ಬಾಯಿಂದ ಹೊರಬಿತ್ತು. ಒಣ ತರಕಾರಿಗಿಂತ ರಸ ತರಕಾರಿ ಅವಳಿಗೆ ಇಪ್ಪು.

ವಿನಾದರೂ ಕಾಯಿಪಲ್ಲೆಯದು ಹೇಳು.... ಮಲಾಯಿ ಕೊಫ್ಫಾ... ಅಥವಾ.

ಅವಳು ತಡೆದಳು.

“ಒಂದೇ ತರಕಾರಿಯದು ಸಾಕು.”

“ಇಲ್ಲ... ಮತ್ತೆ ಬೇರೆ ವಿನಾದರೂ ಬೇಕು ನಿನಗಾಗಿ. ಮಲಾಯಿ ಕೊಫ್ಫಾ ನನಗೆ ಬಹಳ ಇಪ್ಪು” ಮೇಡಂ ಅವಳ ಸಂಕೋಚವನ್ನು ದೂರ ಮಾಡಿದಳು.

ಅಂದರೆ ಮೇಡಂ ಅವಳ ಮನವಿಯನ್ನು ಒಪ್ಪಿದ್ದಾರೆ. ನಾನು ಚಿಲಿಚಿಕನ್ ತಿನ್ನವುದಿಲ್ಲವೆಂದು.

“ತಂದೂರಿ ರೋಟಿ, ನಾನ್... ಪನೀರ ನಾನ್... ಪನೀರ ನಾನ್ ತರಿಸೋಣ. ಬಹಳ ಮಜಾ ಆಗುತ್ತದೆ... ತಿನ್ನಲಿಕ್ಕೆ.”

“ತಿನ್ನೋಣ.”

“ಮಧುರವಾಗಿ ಹೇಳು...! ಪ್ರೈಡಂಗ್ ಇದೆ, ಜೆಲಿ ಇದೆ, ಐಸೋಕ್ರೀಮ್...”

“ತಿಂದ ಮೇಲೆ ಯೋಚನೆ ಮಾಡೇನೇ...” ಅವಳು ಅವಕಾಶ ಇಪ್ಪುಕೊಂಡಳು. ಉಂಟ ಪೂರ್ವೇಸುವ ಆರ್ಡರ್ ತೆಗೆದುಕೊಂಡು ಹೋದ.

ಒಳಗಿನವರೆಗೆ ಬೆವರಿ ಒದ್ದೆಯಾದಳು...

ಹಸಿವೆಯಿಂದ ಹೆಚ್ಚು ಹಸಿದಿರುತ್ತದೆ ತನು-ಮನ ಮನಸ್ಸಿನ ಸಮಾಧಾನಕ್ಕಾಗಿ. ಮನಸ್ಸಿಗೆ ಸಮಾಧಾನವನ್ನು ಮನಯಿಲ್ಲೂ ಯಾರೂ ಮಾಡಲೇ ಇಲ್ಲ. ಮೇಡಂ ಭೇಟಿಯಾದ ನಂತರ ನೋವಿನ ನರ ಹೆಚ್ಚೆಹೆಚ್ಚೆಗೂ ನೋವನ್ನೇ ಮೀಟುತ್ತಿದೆ. ದೊಡ್ಡವರೆನಿಸುವವರ ದೊಡ್ಡಿಕೆ ತಲೆಯ ಮೇಲಿನ ಗಾರೆಯ ಭಾಣಲೆಯ ಹಾಗೆ ಏರಿ ಹಟಪನ್ನು ಕುಗಿಸುತ್ತದೆ.

“ಬಲವಂತ ಮಾಡುವವರಲ್ಲಿ ಅಧಿಕಾರಭಾವದ ನೆಲೆ ಕಡಿಮೆ ಇರುವುದಿಲ್ಲ ನಮಿತಾ! ಅವರಿಗಾಗಿ ದಿನ, ತಿಂಗಳು ವರ್ಷಗಳನ್ನು ವೃಘಿಮಾಡಬಾರದು ಎಂದು ನನಗಿನಿಸುತ್ತದೆ. ಒಮ್ಮೊಮ್ಮೆ ಭೇಟಿಯಾಗಲು ವರ್ಷಗಳೇ ಹಿಡಿಯುತ್ತವೆ. ಅಧಿಕಾರಭಾವ ಮನಸ್ಸಿನಲ್ಲಿ ಎಲ್ಲಿಯೋ ಒಂದು ಕ್ಷೇತ್ರ, ಯಾವುದೋ ಒಂದು ಕ್ಷೇತ್ರ ಹಿಗೆ ತಲೆಯಿತ್ತಿನಿಲ್ಲಿತ್ತದೆ, ನಿಮ್ಮೊಮ್ಮೆ ಅವರ ಬಗ್ಗೆ ಭಾವನೆಯನ್ನು ತುಂಬಿಕೊಡುತ್ತದೆ. ಆಗ ನಿಮ್ಮ ಮನಸ್ಸಿನಲ್ಲಿ ಒಮ್ಮೊಮ್ಮೆ ಅನಿಸತ್ತೊಡಗುತ್ತದೆ. ನೀವು ಅವರಿಗಾಗಿಯೂ ಏನೋ ಇದ್ದಿರಿ ಹಾಗೂ ಅವರು ನಿಮಗಾಗಿಯೂ ಏನೋ ಇದ್ದಾರೆ ಅಂತ. ಭಾವನೆಗಳು ಅರಳೋದೇ

೨೪೪ / ಆವಿಗೆ
ಹೀಗೆ.”

ಇದೇನು, ಮೇಡಂ ಯಾರ ಭಾವನೆಗಳನ್ನು ಓದುತ್ತಿದ್ದಾರೆ?

ಮೇಜೆನ ಒಂದು ಕೊನೆಯಲ್ಲಿದ್ದ ಕೇಕ್ ಬಾಕ್ಸ್‌ನ್ನು ಸರಿಸುತ್ತ ಮೇಡಂ ಅದನ್ನು ಮೇಜೆನ ಮಧ್ಯ ತಂದರು. ಬಾಕ್ಸ್ ಮೇಲಿದ್ದ ಚಿಕ್ಕ ಚಿಕ್ಕ ಮೇಣಬತ್ತಿಯ ಪ್ಯಾಕೆಟ್ ಒಡೆದರು. ಒಳ್ಳಿದ ಮೇಣಬತ್ತಿಗಳನ್ನು ರಹಸ್ಯವಾಗಿ ಎಣಿಸತ್ತೊಡಗಿದರು.

ಇಷ್ಟೆಂದು ರಹಸ್ಯಮಯ ಯಾಕೆ ಆಗ್ನಿದಾರೆ ಮೇಡಂ? ಏದುಷು ಒಮ್ಮೊಮ್ಮೆ ಅಸ್ತವಸ್ತವಾಗಿರುತ್ತದೆಯೇ?

ವೇಟರ್ ಟ್ರೈ ತಂದು ಶಿತ್ತಳೆ ರಸದ ಗಾಸ್ ಇಟ್ಟು, ಅದರೊಂದಿಗೆ ಒಂದು ಮ್ಯಾಚಿಸ್ ಕೊಡ ಇಟ್ಟುಹೋದ.

ವೇಟರ್ ಹೊರಬುಹೊದ ಮೇಲೆ ಮೇಡಂ ಅವಳೇ ಆಯ್ದುಮಾಡಿದ ಬಫ್‌ಡೇ ಕಾಡನ್ನು ಅವಳ ಕಡೆ ಹಿಡಿಯುತ್ತ ಮಧುರವಾದ ಸ್ವರದಲ್ಲಿ ಅವಳಿಗೆ ಶುಭಾಶಯ ಹೇಳಿದರು.

“ಹುಟ್ಟುಹಬ್ಬದ ಶುಭಾಶಯಗಳು ನಿನಗೆ, ನಮಿತಾ!”

ಹೈರಾಣಾಗಿ ಗಲೆಬಿಲಿಗೊಂಡ ಅವಳು ಲಕೋಟೆಯನ್ನು ಒಡೆದು ಒಳಗಿದ್ದ ಕಾಡ್‌ ಮೇಲೆ ತನ್ನ ಹೆಸರನ್ನು ನೋಡಿ ಸ್ತಬ್ಧಿಂಬಳಿ.

“ನನ್ನ ಹುಟ್ಟುಹಬ್ಬಿ...”

“ಹಾಂ ನಿಮ್ಮಾದು! ಮರೆತುಬಿಟ್ಟಿರಾ? ಇಸೆಂಬರ್ ಹದಿನಾಲ್ಕು ಇಂದು.”

“ಓಹ್...” ಶಬ್ದ ಒಂದು ಬಾರಿ ಕಕ್ಷಾವಿಕ್ಕಿಯಾಗಿ ಬಾಯಿಂದ ಹೊರಬಿತ್ತು ಅವರನ್ನು ಎಲ್ಲಿ ಮಡುಕಲಿ? ಹೇಗೆ ಮಡುಕಲಿ?

ಬಿಸಿಯಾದ ಮನಸ್ಸು ಶಾಂತವಾಯಿತು. ಎದುರಿಗೆ ಮೇಡಂ ಇಲ್ಲ. ನೀರಿನಲ್ಲಿ ಮುಳುಗುಹಾಕಿದ ಅವಳ ಪ್ರತಿಭಾಯೆ ಬಂದು ಕುಳಿತ್ತಿದೆ.

“ನಿಮಗೆ ಹೇಗೆ...? ರೆಪ್ಪೆಗಳು ಬಡಿದವು ಕಳ್ಳಿಂಚಿನಲ್ಲಿ ಹನಿಗಳು ಜಾರಿದವು.

ಮೇಡಂ ತುಟಿಗಳ ಮೇಲೆ ತುಂಟ ಮುಗುಳ್ಳಿಗೆ ಹಾಯ್ದುಹೋಯಿತು. ಹಾಗೆಲ್ಲ ಚಿಕ್ಕ ಪುಟ್ಟ ಕಿಲಾಡಿಗಳಲ್ಲ ನಾವು!

“ನನ್ನ ಅಳಿಕೇಶನ್‌ನಿಂದ....”

“.....”

“ಸರಿ... ಈಗ ಕೇಕ್ ಕತ್ತರಿಸು...”

ತಕ್ಕಿಂತು ಮೇಡಂ ಕೇಕ್ ಬಾಕ್ಸ್ ತೆರೆದರು. ಶುಭಾಶಯದ ಶಬ್ದಗಳನ್ನು ಉಳಿಸಿ ಇಪ್ಪತ್ತೊಂದು ಮೇಣಬತ್ತಿಗಳನ್ನು ನಿಲ್ಲಿಸಿದರು. ಬೆಂಕಿಕಡ್ಡಿ ಉರಿಸಿ ಮೇಣಬತ್ತಿ ಹಚ್ಚಿದರು. ನಂತರ ರೈಲುಗಾಡಿ ಹೋದ ನಂತರ ಕಂಪನ ಉಳಿಸಿಕೊಂಡಿರುವ ಹಳಿಯ ಹಾಗೆ, ಕೈಯಲ್ಲಿ ಜಾಕು ಹಿಡಿದು, ಒಂದನ್ನು ಬಿಟ್ಟು ಉಳಿದ ಕ್ಯಾಂಡಲ್‌ಗಳನ್ನು ಆರಿಸಿ, ಕೇಕ್

ಕತ್ತರಿಸಲು ಒತ್ತಾಯ ಮಾಡತೊಡಗಿದರು.

ಬಿಳಿಯ ಮೇಜ್ ಕವ್ವರ್ ಮೇಲೆ ಬೆಳಗಿನ ಇಬ್ಬನಿಯಂತೆ ಕಣ್ಣೀರು ತನ್ನ ಹಾಜರಾತಿ ಹಾಕಿತು. ಮೇಡಂ ಕುಚ್ಚಿಯಿಂದ ಎದ್ದು ಸೈಹದಿಂದ ಅವಳ ಕೂದಲನ್ನು ನೇವರಿಸಿದರು. ಸಮಾಧಾನ ಹೇಳಿದರು.

“ಸುಖಿದ ಕ್ಷೋಗಳನ್ನು ಹೀಗೆ ಆರ್ಥಗೊಳಿಸಬಾರದು. ಮುಗುಳನಗೆಯಿಂದ ಸ್ವಾಗತಿಸಬೇಕು. ಕೇಕ್ ಕತ್ತರಿಸು, ಕೇಕ್ ತಿನ್ನುವ ಆಸೆ ನನ್ನನ್ನು ಕಾತರಗೊಳಿಸಿದೆ. ನಿನಗೆ ಗೊತ್ತಿದೆಯಾ, ಪೆಸ್ಟೀಚ್ ಎಷ್ಟೊಂದು ಇಷ್ಟ ನನಗೆ.”

ಕಳೆದುಹೋದ ಇಪ್ಪತ್ತೊಂದು ವಸಂತ (?) ಗಳನ್ನು ಅವಳು ಬಾಯಿಯ ಗಾಳಿಯಿಂದ ಉದಿ ಆರಿಸಿದಳು. ಇಪ್ಪತ್ತರಡರ ಸ್ವಾಗತವನ್ನು ಕೇಕ್ ಕತ್ತರಿಸುವುದರ ಮೂಲಕ ಮಾಡಲಾಯಿತು. ಮೇಡಂ ಬಾಯಿಗೆ ಕೇಕ್ ಇಡುವಾಗ ಅವಳಿಗೆ ಅನಿಸಿತು-ಬದುಕಿನ ಬರಡು ಖಿತುವಿನಲ್ಲಿ ವಸಂತ ಮೋದಲಬಾರಿಗೆ ಬಾಗಿಲು ತಟ್ಟಿದ್ದಾನೆ. ಬಹುಶಃ ವಸಂತ ದಾರಿ ಮರೆತಿರಬೇಕು. ಅಥವಾ ಈ ಒಣಿಗದ-ನಿರ್ಜೀವ ಕೂಲಿಕಾರ ಮಡುಗಿಗೂ ತನಗೂ ಏನು ಸಂಬಂಧ ಎಂದು ಯೋಜಿಸಿರಬಹುದು. ಅವಳ ಅಂಗವಿಕಲ-ಸವೆದು ಹೋದ ಮನೆಯಲ್ಲಿ ಅವನಿಗೆ ಸಿಗುವುದಾದರೂ ಏನು? ಹುಲ್ಲಿನ ಕಡ್ಡಿ ಕೂಡ ಹಸಿವಿನಿಂದ ವಂಚಿತವಾಗಿ ಒಣಿಗಿ ಪ್ರಾಣಹೀನವಾಗಿರುವ ಎಡೆಯಲ್ಲಿ! ಅವನ ಅಸ್ತಿತ್ವಕ್ಕೆ ಜೀವಿತವಾದ ಟೊಂಗೆಗಳಾದರೂ, ಅರಳುವ ಮೋಗ್ಗುಗಳಾದರೂ ಬೇಕಲ್ಲ!

ಓರೆಗಳ್ಳಿನಲ್ಲಿ ‘ಕ್ರಿಸ್ತು’ ನಲ್ಲಿ ಆಚರಣೆಗೊಳ್ಳುತ್ತಿರುವ ಜನ್ಮದಿನವನ್ನು ಅನೇಕ ಜೋಡಿ ಕಳ್ಳಿಗಳು ಕುಶಾಹಲದಿಂದ ತುಂಬಿಕೊಂಡವು.

ಸ್ವಿತಾ ಹಾಗೂ ಮಮತಾಳ ಹುಟ್ಟಿಹಬ್ಬ ಶುಭಾಶಯಗಳೊಂದಿಗೆ ಮುಗಿದರೆ, ತನ್ನ ಹುಟ್ಟಿಹಬ್ಬ ಈ ರೀತಿಯಲ್ಲಿ ಉತ್ಸವಿತವಾಗುತ್ತಿದೆ-ಅವಳ ಪಾಲಿಗೆ ಇದೊಂದು ಕಲ್ಪನಾತೀತ ಘಟನೆ

ಮನೆಯಲ್ಲಿ ಯಾರಿಗೂ ಅವಳ ಜನ್ಮದಿನದ ತಾರೀಕೂ ನೆನಪಿಲ್ಲ.

ಅಪ್ಪಾಜಿಗೂ ಇಲ್ಲ.

ಸುನಂದಾಳ ಮರಣದ ಆಫಾತದಿಂದ ಜರ್ಮನಿತರಾದ ಅಪ್ಪಾಜಿಯವರಿಗೆ ಅವಳ ಜನ್ಮದಿನದ ತಾರೀಕು ನೆನಪಿರದಿರುವುದು ಅಸ್ವಾಭಾವಿಕವೇನೂ ಅಲ್ಲ. ಲಕ್ಷ್ಮಿ ರೋಗ ಮಿದಳಿನ ಮೇಲಣ ಆಫಾತಕಾರಿ ಪರಿಣಾಮ ಉಂಟುಮಾಡಿರುತ್ತದ್ದಲ್ಲ. ಆದರೆ ಅಮೃತಿಗೇನಾಯಿತು! ಅವಳಿಗೆ ಯಾಕೆ ನೆನಪಿಗೆ ಬರಲಿಲ್ಲ?

ಕುಂತಿ ಮಾಂಸಿಯ ಪ್ರತಿಯೊಂದು ಮಗುವಿನ ಜನ್ಮ, ಮುಂಡನ, ಮಡುವೆ, ಕಿವಿಚುಷ್ಟುವುದುವರೆಗಿನ ತಾರೀಕುಗಳು ಅಮೃತ ಬಾಯಿಗೆ ಕಂಠಸ್ಥವಾಗಿವೆ. ಎಲ್ಲಿಯವರೆಗೆ ಅಂದರೆ ಕುಂತಿ ಮಾಂಸಿಯ ಮಡುವೆಯ ತಾರೀಕಿನಂದು ಅವಳಿಗೆ ಶುಭಾಶಯ

೨೪ / ಆವಿಗೆ

ಹೇಳಲು ಮರೆಯುವುದಿಲ್ಲ. ಯಾಕೆಂದರೆ ಫೆಬ್ರವರಿ ತಿಂಗಳು ಬರುತ್ತಲೇ ಅವಳು ಹತ್ತೊಂಬತ್ತನೇಯ ತಾರೀಕೆಯಲ್ಲಿ ಕೃತಳಾಗುತ್ತ. ತನ್ನ ಪ್ರೀತಿಯ ತಂಗಿಗೆ ಅವಳ ಮುಖ ಚಂದ್ರನ ಹಾಗೆ ಅರಳುವಂತೆ ಏನು ಎತ್ತಿಕೊಡಲಿ ಎಂಬ ಯೋಚನೆಯಲ್ಲಿರುತ್ತಾಳೆ.

ಮನಿಯಾ-ಭೂಮಾ ಅವರದೇನೂ ತಪ್ಪಿಲ್ಲ. ಎಂದಾದರೂ ಅವರ ಜನ್ಮದಿನವನ್ನು ವಿಜುಂಭಣೆಯಿಂದ ಆಚರಿಸುತ್ತಿದ್ದರೆ, ಅವರಿಗೆ ಅವರ ಜನ್ಮದಿನ ನೆನಷಿನಲ್ಲಿರುತ್ತಿತ್ತು. ಇದೂ ಸತ್ಯ! ಸಾಧನೆಯನ್ನೇನೂ ಮಾಡದಿರುವುದು ಒಳೆಯವರ ಮನಸ್ಸನ್ನೂ ಉದಾಸಗೊಳಿಸುತ್ತಿತ್ತು. ಆದರೆ ನೆನಪು ಮಾಡುವುದು-ಮಾಡಿಸಿಕೊಳ್ಳುವುದರಲ್ಲಿ ಯಾವ ಅಣ್ಣಿ!

ಕತ್ತೆ ಸ್ಕೃತಾಳಿಗೇನಾಗಿದೆ?

ಹುಟ್ಟು ಹೆಚ್ಚಿದ ದಿನ ಭೇಟಿಯಾಗಲು ಸಾಧ್ಯವಾಗದಿದ್ದರೆ, ನಾಲ್ಕನೆಯ ಮಾಳಿಗೆಯ ಮಮತಾಳ ಮನೆಗೆ ಹೋನ್ ಮಾಡಿ ಶುಭಾಶಯ ಹೇಳುವುದನ್ನು ಈವರೆಗೆ ತಪ್ಪಿಸಿದವಳಿಲ್ಲ! ಇಂಥ ಸ್ಕೃತಾ ಈ ಬಗೆಯಲ್ಲಿ ನಿಲಾಕ್ಷಯ ಯಾವಾಗಲೂ ತೋರಿದವಳಿಲ್ಲ. ಮನೆಯಿಂದ ಹತ್ತುಗಂಟೆಗೆ ಹೊರಟಿದ್ದಾಳೆ ಅವಳು. ಬಹುಶ: ಅವಳು ಈ ಕಡೆ ಬಂದ ಮೇಲೆ ಮಮತಾ ಮನೆಗೆ ಹೋನ್ ಬಂದಿದ್ದರೂ ಬಂದಿರಬಹುದು. ಅವಳು ಮನೆಗೆ ತಲುಪಿದ ಮೇಲೆ ಸ್ಕೃತಾಳ ಶುಭಕಾಮನೆಗಳು ಲಭ್ಯವಾಗಬಹುದು.

“ಸ್ವಾಪ್ ನಿನ್ನ ಕೈಯಲ್ಲಿನ ಪರ್ಸ್ ಕೊಡು”

“ಹಾಂ... ಮೇವ್” ಕ್ಷಮೇಲೇಳಲಿಲ್ಲ.

“ಓಹ್.... ನಾನು ಹೇಳಿದಂತೆ ಮಾಡು ನಮಿತಾ! ನಿನ್ನ ಪರ್ಸ್ ಕೊಡು.”

ಹಿಂಜರಿಯತ್ತ ಅವಳು ತಾನು ಕೈಯಲ್ಲಿ ಹಿಡಿದ ಪರ್ಸನ್ನು ಕೊಟ್ಟಳು.

ದವಗುಟ್ಟುವ ಎದೆಯ ಕಿಟಕಿ-ಬಾಗಿಲುಗಳು ತೆರೆದವು.

ಮೇಡಮ್ ಹಿಂಜರಿಕೆಯಲ್ಲದೆ ಆ ಮನಿಪರ್ಸ್ ನೊಳಗಿನ ಸಾಮಗ್ರಿಗಳನ್ನೇಲ್ಲ ಮೇಚಿನ ಮೇಲೆ ಸುರಿದರು. ತನ್ನ ತೇಳವಾದ ಮಲಿನವಾದ ಬಾಚಣಿಕೆಯನ್ನು ನೋಡಿ ಅವಳಿಗೆ ನಾಚಿಕೆಯಾಯಿತು. ಎಷ್ಟೋ ದಿನಗಳಿಂದ ನೆನಪು ಮಾಡಿಕೊಂಡಿದ್ದಳು. ಬಿಸಿನೀರಿಗೆ ಸರ್ವ್ ಹಾಕಿ ಹಣಿಗೆಯನ್ನು ನೆನೆಸಿ, ವ್ಯಧ್ರ್ ವಾಗಿ ಬಿದ್ದಿರುವ ಹಲ್ಲಿನ ಬೃಶ್ನಾನಿಂದ ಉಜ್ಜಿ ಸ್ವಾಸ್ಥ್ಯಗೊಳಿಸಬೇಕು ಎಂದು. ಬಿಂದಿಯ ಹಾಳೆ ಎಷ್ಟೊಂದು ಮುದುರಿ-ಮುರಿದು ಬಿದ್ದುಕೊಂಡಿದೆ. ಕಚ್ಚೇರ್ ತೋಳೆಯದೆ ಎಷ್ಟು ದಿನಗಳಾದವೋ?

ಮೇಡಂ ಮರುಕ್ಕಣ ಅವಳಿಗೆ ಇಷ್ಟವಾದ, ಖಿರೀದಿಸಿ ತಂದ ಚರ್ಮದ ಬೆಲೆಯುಳ್ಳ ಪರ್ಸ್ ಹೊರತೆಗೆದರು ಮತ್ತು ಅದರ ಖಾನೆಗಳಲ್ಲಿ ಪುರುಂದ ಕಾಗದಗಳನ್ನು ಹೊರತೆಗೆದು, ಅವಳ ಪಸಿನಲ್ಲಿ ಮೊದಲಿದ್ದ ವಸ್ತುಗಳನ್ನೇಲ್ಲ ಒಳಗಡೆ ತುರುಕಿದರು. ಮತ್ತು ಹಳೆಯ ಪರ್ಸ್ ನಲ್ಲಿ ಕಾಗದಗಳನ್ನು ತುಂಬಿದರು.

ಆನಂತರ ಅವರು ತಮ್ಮ ಪರ್ಸೋನಿಂದ ಐದುನೂರರ ಎರಡು ಗರಿಗಿರಿ ನೋಟುಗಳನ್ನು ಅವಳ ಹೊಸ ಪರ್ಸಿನ ಮಧ್ಯದ ಜಿಪ್ ಸರಿಸಿ ಅದರೊಳಗೆ ತುರುಕೆ ಅವಳೂಡನೆ ಹೇಳಿದರು—“ಈ ಸಾವಿರ ರೂಪಾಯಿಗಳನ್ನು ನಾನು ನಿನ್ನ ಪಗಾರಿನ ಮುಂಗಡವಾಗಿ ಕೊಡುತ್ತಿದ್ದೇನೆ. ಐದುನೂರು ಮನೆಯ ಲಿಚ್‌ಗೆ. ಗಮನ ಇರಲಿ, ಜಿಲ್ಲರೆ ರೂಪಾಯಿಗಳೊಂದಿಗೆ ಐದುನೂರು ರೂಪಾಯಿಯ ಒಂದು ನೋಟು ಸದಾ ನಿನ್ನ ಪರ್ಸೋನಲ್ಲಿ ಸುರಕ್ಷಿತವಾಗಿ ಇರಬೇಕು. ಜಿಲ್ಲರೆಗಳಿಗೆ ಶಕ್ತಿಯಿರೋದಿಲ್ಲ. ಶಾಕಶ್ತು ಇರೋದು ದೊಡ್ಡ ನೋಟುಗಳಿಗೆ. ದೊಡ್ಡ ನೋಟೊಂದು ಜೊತೆಗಿಡ್ಡರೆ ಸಾಕು, ಎಂಥ ಸಂಕಟದಲ್ಲಿಯೂ ಆತ್ಮವಿಶ್ವಾಸದ ಭಂಡಾರವೇ ಇದ್ದ ಹಾಗೆ ಎಂಬುದು ನಿನ್ನ ಅನುಭವಕ್ಕೆ ಬರುತ್ತದೆ. ಯಾಕೆಂದರೆ ನಿನ್ನಲ್ಲಿ ಆತ್ಮವಿಶ್ವಾಸದ ಕೊರತೆಯಿದೆ. ಪರಿಶ್ರಮ ಮಾಡುವ ಮನಸ್ಸು ನಿನ್ನಲ್ಲಿದೆ. ಮಾಡಿಯೂ ಮಾಡುತ್ತೀಯು ನೀನು! ಆದರೆ ವ್ಯವಹಾರದಲ್ಲಿ ಆತ್ಮವಿಶ್ವಾಸ ಬೆಂಬಲವಿಲ್ಲದ ವಂಚಿತಳು ನೀನು. ಆತ್ಮವಿಶ್ವಾಸವಿದ್ದಾಗ ಮುಖಿದ ಮೇಲೊಂದು ಹೊಳಪು ಬರುತ್ತದೆ. ವ್ಯಕ್ತಿತ್ವಕೊಂದು ಪ್ರವಿರತೆ ಬರುತ್ತದೆ. ಹಣದಶಕ್ತಿ ಮನುಷ್ಯನ ಬಹುದೊಡ್ಡ ಶಕ್ತಿ. ಹಣದ ಶಕ್ತಿಯಿಂದ ಒಬ್ಬ ಬುದ್ಧಿಯೇನ, ಅಂಗವಿಕಲ, ಅಸಮರ್ಥ ವ್ಯಕ್ತಿಯೂ ಬುದ್ಧಿವಂತನ ಮಿದುಳನ್ನು, ಬಲಿಷ್ಠನ ಶಕ್ತಿಯನ್ನು ಖರೀದಿಸಿ, ಬಹಳ ಸುಲಭವಾಗಿ ತನ್ನ ಹಿತಕ್ಕಾಗಿ ಅವನ್ನು ಬಳಸಿಕೊಂಡು ಸಮಾಜ ಹಾಗೂ ಜಗತ್ತಿನ ಎಲ್ಲಕ್ಕಿಂತ ಸಮರ್ಥ ವ್ಯಕ್ತಿ ಎನಿಸಿಕೊಳ್ಳಬಲ್ಲ. ಅಧಿಕಾರವಂತನಾಗಬಲ್ಲ, ಪ್ರತಿಷ್ಠೆಯನ್ನು ಗಳಿಸಬಲ್ಲ. ಜನರ ಮೇಲೆ ಶಾಸನ ಮಾಡಲು ನೋಟಿಗಿರುವ ಶಕ್ತಿಯನ್ನು ಅರಿತುಕೊಂಡು. ಸುಖ-ಸೌಕರ್ಯಗಳನ್ನು ಅರ್ಜಿಸುವಲ್ಲಿನ ಅದರ ಹಿನ್ನೆಲೆಯನ್ನು ಗೌರವಿಸು. ನೋಟಿನಿಂದಲೇ ನೀನು ನಿನ್ನ ತಂದೆಯವರಿಗೆ ಒಳ್ಳೆಯ ಜಿಕ್ಕೆ ಕೊಡಿಸಬಲ್ಲಿ.... ಮತ್ತು ತಮ್ಮ-ತಂಗಿಯರಿಗೆ ಉಜ್ಜ್ವಲ ಭವಿಷ್ಯವನ್ನೂ...”

ಅವಳು ಭಾವಮಗ್ಗಳಾಗಿ ಸುಮೃದ್ಧಿ ನೋಡಿ ಮೇಡಂ ಹೇಳಿದರು.

“ಹೇಳು ನಮಿತಾ, ಎಂಥ ಸಂದರ್ಭದಲ್ಲಿಯೂ ನಿನ್ನ ಪರ್ಸೋನಲ್ಲಿ ಒಂದು ದೊಡ್ಡ ನೋಟನ್ನು ನಿನ್ನ ಪರ್ಸೋನಲ್ಲಿ ಕಾಯಂ ಆಗಿ ಇಟ್ಟಕೊಳ್ಳುತ್ತೀಯಲ್ಲವಾ? ನಿನಗೇ ಗೊತ್ತಾಗುತ್ತದೆ, ಅದೇ ನೋಟು ಬಂಗಾರದ ಮೊಟ್ಟಿಯಿಡುವ ಕೋಳಿಯಹಾಗೆ, ನಿನಗೆ ಲೆಕ್ಕಾವಿಲ್ಲದಪ್ಪ ನೋಟುಗಳನ್ನು ಕೊಡುತ್ತದೆ. ನನ್ನ ಪರ್ಸಿನಲ್ಲಿ ನಾನೂ ಹೀಗೇ ನೋಟನ್ನು ಸುರಕ್ಷಿತವಾಗಿ ಇಟ್ಟಕೊಂಡಿದ್ದೆ ಅದರಂತೇ ನೀನೂ...”

ಇವತ್ತಿನ ಖರೀದಿಸಿದ ಎಲ್ಲ ವಸ್ತುಗಳೂ ನಿನಗೆ ಮಣಿಪ್ಪಬ್ಬದ ಉಡುಗೊರೆ! ಇವುಗಳಲ್ಲಿ ಯಾವುದೇ ಪೋಷಾಕು, ನೀನು ಮೊದಲೇ ಕೊಳ್ಳಬೇಕೆಂದು ಇಟ್ಟಪಟ್ಟದ್ದು, ಅದನ್ನು ಧರಿಸಿಕೊಂಡು ನಾಳೆ ನಮ್ಮ ಮನೆಗೆ ಬಾ. ಅಂದರೆ ನಮ್ಮ ಆಫೀಸಿಗೆ. ನಾನು ನಾಳೆ ಒಬ್ಬ ಹೊಸ ನಮಿತಾಳನ್ನು ಭೇಟಿಯಾಗಬಯಸುತ್ತೇನೆ-ಎಕದಂ ಹೊಸ ವ್ಯಕ್ತಿಗೆ ಯಜಮಾನಿತಿಯನ್ನು... ತಿಳಿಯಿತಾ?” ಅವಳು ಸುಮೃದ್ಧಿಷಣ.

೨೪೮ / ಆವಿಗೆ

ಮೇಡಂ ಅವಳನ್ನು ಎಚ್ಚರಿಸಿದಳು.

“ವೇಟರ್ ಉಟ ತರ್ತಿದಾನೆ. ಮತ್ತು ನೀನು ಆಳವಾದ ದ್ವಂದ್ವದಲ್ಲಿ ಮುಳುಗಿದೀಯಾ! ಹೊರಗೆ ಬಾ. ವ್ಯಧ್ರ ಯೋಚನೆ ಮಾಡಬೇಡ. ನಾನು ಇದನ್ನೇಲ್ಲಿ ನಿನಗೆ ದಾನವಾಗಿ ಕೊಡ್ತಾ ಇಲ್ಲ... ನಮಿತಾ! ನಿನ್ನ ಪರಿಶ್ರಮದಿಂದ ಇದರ ನೂರುಪಟ್ಟು ವಸೂಲು ಮಾಡುತ್ತೇನೆ. ಇದು ನನ್ನ ಬಂಡವಾಳ... ನಾನು ತೊಡಗಿಸಿದ್ದು...!”

೫

ಹುಟ್ಟುಹಬ್ಬದ ನಾಲ್ಕು ದಿನಗಳ ನಂತರ ಅವಳು ಎಲ್ಲಿಯೋ ಹೋಗಿ ಸ್ತ್ರಾಳಿಗೆ ಪೋನ್ ಮಾಡಿದಳು.

ಪೋನ್ ಮಾಡಲು ಯಾವ ಸೌಲಭ್ಯದ ಕೊರತೆಯಿರಲಿಲ್ಲ. ಟೈಪರ್‌ಟರಿನ ಪಕ್ಷದಲ್ಲಿಯೇ ಪೋನ್ ಇಡಲಾಗಿತ್ತು. ಮನಸ್ಸಿನಲ್ಲಿ ಮತ್ತೆ ಮತ್ತೆ ಸುತ್ತಾಡುತ್ತಿದ್ದ ರೋಪದಲ್ಲಿ ಮರುಪಳಿಸುತ್ತ ಅವಳು ಅವಳ ನಂಬುರ್ ಢ್ಯೇಲ್ ಮಾಡಲು ಪ್ರಯತ್ನವನ್ನೇ ಮಾಡಿರಲಿಲ್ಲ.

ಕಾಣಿಕೆಗಳ ಚೀಲವನ್ನು ಕೈಯಲ್ಲಿ ಹಿಡಿದೇ ಮನೆ ಪ್ರವೇಶಿಸಿದ ಆಕೆ ಎಲ್ಲಕ್ಕಿಂತ ಮೊದಲು ಅಪ್ಪಾಚಿಗೆ ಮೂರೂವರೆ ಸಾವಿರ ರೂಪಾಯಿಗಳ ನೋಕರಿ ಸಿಕ್ಕ ವಿಷಯವನ್ನು ತಿಳಿಸಿದಳು. ಅವರಿಂದ ಅಶೀವಾದ ಪಡೆದಳು. ನಂತರ ಮುನಿಯಾಳಿಂದ ಅಧಿರಭಾಗಿ ಕೇಳಿದಳು—“ಸ್ತ್ರಾಳ ಪೋನ್? ಮಮತಾಳನ್ನು ಬೇಟಿಯಾಗಲು ಅವಳ ಮನೆಗೆ ಬಂದಿದ್ದಳಾ?”

ಅವಳ ಕೈಗೆ ತೂಗುಹಾಕಿದ ಪಾಲಿಥಿನಾ ಬ್ಯಾಗ್‌ಜನ್ನು ಕೈಗೆ ತೆಗೆದುಕೊಳ್ಳುತ್ತೇ ಒಗಟು ಬಿಡಿಸುವ ರೀತಿಯ ವ್ಯಾಕುಲ ಉತ್ಸುಕತೆಯಿಂದ ಮುನಿಯಾ “ಇಲ್ಲ ಅಕ್ಕಾ” ಎಂದಷ್ಟೇ ಹೇಳಿದಳು.

ಶಿನ್ನಿಂಜನಿತ್ತ ಸ್ತ್ರಾಳ ಹೇಳಿದಳು—“ಶುಭಾಶಯ ಹೇಳಲಾರದ ಬೇಸರ ಅವಳಿಗೂ ಕಡಿಮೆಯೇನಿಲ್ಲ. ಸುಮಾರು ಇಪ್ಪತ್ತು ಭಾರಿ ಮಮತಾಳ ಮನೆಗೆ ಪೋನ್ ಮಾಡುವ ಪ್ರಯತ್ನ ಮಾಡಿದಳು. ಗಂಟೆ ಭಾರಿಸುತ್ತಿತ್ತು. ಆದರೆ ಪೋನ್ ಎತ್ತಲಿಲ್ಲ ಯಾರೂ. ಬಹುಶಃ ಮನೆಯವರೆಲ್ಲ ಎಲ್ಲಿಗೂ ಹೋಗಿರಬೇಕು ಅನಿಸಿತು. ರಾತ್ರಿ ಹತ್ತು ಗಂಟೆಗೆ ಮಾಡಿದರೂ ಗಂಟೆ ಮಾತ್ರ ಭಾರಿಸುತ್ತಿತ್ತು. ಮನೆಯವರೆಲ್ಲರೂ ಮನೆಬಿಟ್ಟು ಹೊರಹೋಗಲು ಎಲ್ಲಿ ಸಾಧ್ಯ?

ಹಾಗೊಮ್ಮೆ ಹೋಗಿದ್ದರೂ ಈ ವೇಳೆಗೆ ಮನೆಗೆ ಬರಲೇ ಬೇಕಾಗಿತ್ತು. ಬೇಳಗಿನ ಏಳು ಗಂಟೆಗೆ ಮಮತಾ ಕಾಲೇಜಿಗೆ ಹೋಗಬೇಕಾಗುತ್ತಿತ್ತು. ಬೇಸತ್ತು ಎಕ್ಸೆಂಜಿನಿಂದ ವಿಷಯ ತಿಳಿದುಕೊಂಡಾಗ ಗೊತ್ತಾಯಿತು. ಪೋನ್ ಕೆಟ್ಟಿದೆ ಅಂತ.

“ಮರುದಿನ ಬೇಳಿಗೆ ಪೋನ್ ಕೆಟ್ಟಿರಲಿಲ್ಲವಾ?”

ಅವಿಗೆ / ೨೪೯

“ಮರುದಿನ ನಾನು ಸೋಲಲಿಲ್ಲ, ಮೂರಿಂ! ನಾನು ನಾಚಿಕೆ ಪಟ್ಟಕೊಂಡೆ ಅಂತ ಹೇಳಿದೆನಲ್ಲ ಮತ್ತು ಬಲವಂತವಾಗಿ ಬಲಾನಾಗಿ ಆಕಾಶಕ್ಕೆ ಏರಿಬಿಟ್ಟೆ.”

“ಬಲವಂತವಾಗಿ?”

“ಹಾಗಲ್ಲವಾದರೆ! ನನ್ನ ಸದಾಶಯದ ಬಗ್ಗೆ ಸಂಶಯವಾ?! ಉಡುಗೊರೆ ಕೊಡಲೀಕ್ಕೆ ಖಾದಿ ಕುತ್ತಾರೆ ವಿರೀದಿ ಮಾಡಿಟ್ಟಿದ್ದೇನೆ, ನಿನಗಾಗಿ, ಭೇಟಿಯಾದಾಗ ಬಿಲ್ಲೊ ತೋರಿಸ್ತೇನೆ. ಅದರ ಮೇಲೆ ತಾರಿಕನ್ನು ನಾನು ಬರೆದಿಲ್ಲ.”

“ಹೇಗೆ ವಿರೀದಿ ಮಾಡಿದೆಯೇ?”

“ಹಾಗಂದರೆ?”

“ಹಾಗಂದರೇನೂಂತ ನಿನಗೇ ಚನ್ನಾಗಿ ಗೊತ್ತು?”

“ಹುಂ. ಅಂದ ಮೇಲೆ ನೀನು ಯಾಕೆ ಕೇಳ್ತೇಯಾ? ನಾನು ಹೇಗೆ ವಿರೀದಿ ಮಾಡಿದೆ ಅನ್ನೋದು ನಿನಗೆ ಗೊತ್ತಾಗಿರಬಹುದು. ನಮ್ಮ ಬ್ಯಾಂಕ್ ಆಫ್ ಇಂಡಿಯಾ ಒಂದೇ ಇರೋದು ಅಪ್ಪನ ಕಿಸೆ.

“ಹಾಗಾದರೆ ನೀನೇ ಹಾಕಿಕೋ.”

“ಹುಂ ಅದೂ ಸರಿ. ನನ್ನ ಕಡೆಯಿಂದ ಪರತ್ ನನಗೆ ಜನ್ಮದಿನದ ಕಾಣಿಕೆ ಅಂತಲೇ ತಿಳಿ. ಈಗ ನೀನೇ ಹೇಳು ನಿನ್ನ ಜನ್ಮದಿನ ಒಂದಾಯಿತು. ಮೇಲಿಂದ ನೋಕರಿ. ಯಾವಾಗ ನನಗೆ ಪಾಟಿ? ಕುಡಿಸೋದು ನಿನ್ನ ವಶದಲ್ಲಿಲ್ಲ. ತಿಂದ ಮೇಲೆ ಎರಡು ಬಾಟ್ಟಿ ಬೀರಿನ ಹಣ ಕೊಡಬೇಕಾಗುತ್ತೆ.”

ಅವಳ ನಗು ಹೊಸ ನಾಳ್ಜ್ಞದ ಹಾಗೆ ಕಣಕಣಗುಟ್ಟಿತು.

“ಅದನ್ನೂ ಕೊಡ್ತೇನೆ.”

“ಸೂರ್ಯ ಪಶ್ಚಿಮದಿಂದ ಹೇಗೆ ಹುಟ್ಟಿದನೆ?”

“ಸ್ನೇಹದ ಶ್ಲಿಂಗಾಗಿ”

“ಹಾಗಾದರೆ ಗೆಳೆತನ ನಿಭಾಯಿಸು... ಎಲ್ಲಿ ಸಿಕ್ಕಿಯಾ ನಾಳೆ?” ಸೃತಾ ಆತುರ ಪಟ್ಟಣ್ಣ.

“ನಾಳೆ ಕಷ್ಟ. ಭಾನುವಾರಕ್ಕೆ ಮೊದಲು ರಚಾ ಸಿಕ್ಕೋದಿಲ್ಲ.”

“ರವಿವಾರಕ್ಕೆ ಬೆಂಕಿ ಹಾಕಿತು. ನೀನು ಆಫೀಸು ಬಿಟ್ಟು ಬಾ ಎಲ್ಲಾದರೂ, ನಾನು ಅಲ್ಲೇ ಸಿಗ್ನೇನೆ ನಿನಗೇ.”

“ಉಮಾಂ.... ಮೇಡಂ ರಚಾ ಕೊಡದಿದ್ದರೆ ವಿಷಯ ಭಾರೀ ಗಡಿಬಿಡಿಯಾಗುತ್ತದೆ. ಹೀಗೆ ಯಾಕೆ ಮಾಡಬಾರದು? ನಾಳೆ ಸಂಜೆ ನೀನು ಮನೆ ಹತ್ತಿರ ಬಾ. ನಾನು ಬರೋದು ಸ್ವಲ್ಪ ತಡ ಆದರೆ ನೀನು ಅಪ್ಪಾಜಿ ಸಂಗಡ ಮಾತನಾಡಿರು.”

ಅವಳ ನಗು ಒಮ್ಮೆಲೇ ಹೊರಬಿದ್ದ ಕಾರಂಜಿಯಂತೆ ಜಿಮ್ಮೆತು. ಎಚ್ಚರದಿಂದ ಓರೆಗಣ್ಣಿನಿಂದಲೇ ಅಕ್ಕಪಕ್ಕ ನೋಡಿದಳು. ಯಾವುದೋ ಕೆಲಸಕ್ಕಾಗಿ ಕ್ಯಾಪಿನೋಗೆ ಬಂದ

೨೫೦ / ಆವಿಗೆ

ಗೌತಮು ಹೊರಗೆ ಹೋಗಿದ್ದಳು.

ಶ್ರೀಕೃಂತಪ್ಪದ ಡಬ್ಬಿಯನ್ನು ಅವಳು ಮತ್ತೆ ಹೇಳಿಗೆ ಹಚ್ಚಿದ್ದಳು.

“ಈ..... ಎಲ್ಲಿ ಸಿಕ್ಕಿಕೊಂಡೆಯೆ?”

ಆ ಕಡೆಯಿಂದ ಒಂದು ನಿಮಿಷ ಹೊನ.

“ಎಲ್ಲಿಯೂ ಸಿಕ್ಕಿಕೊಂಡಿಲ್ಲ ಹೇಳು, ಎಲ್ಲಿ ಸಿಕ್ಕೇಯೇ?”

“ಇಂದು ಗುರುವಾರ, ಒಮ್ಮೆಲೇ ನಿರ್ಧರಿಸುವುದು ಕಷ್ಟ. ಶನಿವಾರ ಮಧ್ಯಾಹ್ನಾನು ನಿನಗೆ ಪೋನ್ ಮಾಡ್ತೇನೆ. ಆಗಲೇ ನಿರ್ಣಯಿಸೋಣ. ಮುಂದೆ ಓದುವ ವಿಷಯದಲ್ಲಿಯೂ ನಿನ್ನೊಡನೆ ಚಚ್ಚೆ ಮಾಡಬೇಕಾಗಿದೆ.

“ಆಂತ್ಸ್, ಹೇಳು ಸ್ವಲ್ಪ ಮುಂಚೇನೇ. ವಿಕ್ರಮನನ್ನೂ ಕರೀತೇನೇ...”

“ವಿಕ್ರಮ.... ವಿಕ್ರಮ ಯಾರು?...”

“ನನ್ನ ಹೋಸ ಗೆಳೆಯ! ಬಹಳ ದಿನಗಳಿಂದ ನಿನ್ನ ಜೊತೆ ಮಾತನಾಡಲು ಪುರಸೋತ್ತು ಎಲ್ಲಾಗಿದೆ?”

“ಶರತ್ ಜೊಗಿನ ಗೆಳಿತನ ಮುಗಿತಾ?”

“ಮುಗಿತು ಅಂತಲೇ ತಿಳಿಕೋ. ಮೂರ್ಖ ಇದಾನೆ... ಮಗ... ಅಶ್ವಿಕ್ಕಿತ...ತಿಳಿವಳಿಕೆ ಇಲ್ಲದೋನು”.

“ನಿನ್ನೆಯವರೆಗೆ ಇರಲಿಲ್ಲ...”

“ವಿಕ್ರಮ ಇವತ್ತಿನ ನಿಜ”

“ಬಿಂದ್ಸ... ಇಷ್ಟು ಸಮಯದ ನಂತರ ಕಣ್ಣ ತೆರೆಯಿತಾ? ಯಾಕೆ?”

“ಯಾರದಾದರೂ ಪ್ರೇಮದಲ್ಲಿ ಬೀಳು... ಆಗ ಗೊತ್ತಾಗ್ತದೆ”

“ನಿಮ್ಮಿಭರ ಮಧ್ಯೆ ಆದದ್ದುದರೂ ಏನು?”

“ಉದ್ದನೆಯ ಕಡೆ ಅದು...”

“ಆದರೂ ಕೇಳೋಣ....”

“ಆಂ.... ಒಂದು ಸಂಜೆ ನಾನು ಶರತ್ನಿಗೆ ಪೋನ್ ಮಾಡಿ ಹೇಳಿದೆ—‘ಶರತ್, ಬಹಳ ಜೋರಾಗಿ ನಿನ್ನನ್ನ ಔಿತಿಸಬೇಕು ಅನ್ನಿಸ್ತಿದೆ. ನಡೆ, ಎಲ್ಲಿಯಾದರೂ ಹೋಟಿಲೊನ್ನಲ್ಲಿ ಒಂದು ಅಗ್ಗದ ರೂಂ ತಗೋಂಡು ಸೇರೋಣ...’”

“ಅಮೇಲೆ?”

“ಮಗು ತಕ್ಷಣ ತೊಟ್ಟಿಲ ಕೆಳಗೆ ಜಿಗಿದು ನಿಂತುಕೊಂಡ “ಎಲ್ಲಿ” ನಾನು ಹೇಳಿದೆ “ನಿನಗೆಲ್ಲಿ ಸರಿ ಕಾಣುತ್ತೋ ಅಲ್ಲಿ. ಹಣದ ಚಿಂತೆ ಮಾಡೋದು ಬೇಡ. ಬಿಲ್ಲ ಒಂದದ್ದನ್ನು ನಾನು ಕೊಡ್ತೇನೆ.”

“ಅನಂತರ...?”

“ಹೇಳ್ಡು... ಅಂಥೇರಿ ಪಶ್ಚಿಮದಲ್ಲಿ ‘ಶಿವಲಿ’ ಗೆನ್ನು ಹೊಸಾನಲ್ಲಿ ನನ್ನ ಗೆಳೆಯ

ಆವಿಗೆ / ೨೫೧

ಭಾನೂನ ಕೋಟೆ ಇದೆ. ಅವನಿಗೆ ಪೋನ್ ಮಾಡಿ ಹೇಳುತ್ತನೆ. ಆರುಗಂಟೆ ಸುಮಾರಿಗೆ ಚಾವಿಯನ್ನು ನನ್ನ ಹೆಸರಿನಲ್ಲಿ ಕೊಂಟರಿನಲ್ಲಿ ಕೊಟ್ಟಿ ಅವನು ಕೋಟೆ ಬಿಟ್ಟಿ ಹೋಗಬೇಕು. ಅವನೀಗ ತನ್ನ ಕೋಟೆಯಲ್ಲೇ ಇದಾನೆ. ಅವನಿಗೆ ಪೋನ್ ಮಾಡಲಾ?”

“ಪುಟಾಪಟ್ಟು ಮತ್ತೆ ಕೇಳು... ಇನ್ನೊಂದು ವಿಷಯ”

“ಹೇಳು” ಉತ್ತಾಪದಲ್ಲಿ ಶರತ್ ಹೇಳಿದ.

“ಕಾಂಡೋಮ್ ಹ್ಯಾಕೆಟ್ ಜೊತೆಗೆ ತರೋದನ್ನು ಮರೆಯಬೇಡ.”

ಶರತ್ ನನ್ನ ಮಾತು ಕೇಳಿ ಕಕ್ಷಾವಿಕ್ಷಯಾದ.

“ಎಲ್ಲಿ ಸಿಕ್ತದೆ ಕಾಂಡೋಮ್?”

“ಜೈಷಧಗೆಳ ಅಂಗಡಿಯಲ್ಲಿ”

“ಅದರೆ...”

“ಮತ್ತೇನು ತೋಂದರೆ?....”

“ಅದನ್ನು ಬಳಸೋದು ಹ್ಯಾಗೆ, ನನಗೆ ಗೊತ್ತಿಲ್ಲ...”

“ಕಾಂಡೋಮ್ ಬಳಸೋದು ಗೊತ್ತಿಲ್ಲ? ಬೇರೆ ಮತ್ತೇನೆಲ್ಲ ಮಾಡಬೇಕಾಗ್ತದೆ ಅದಾದರೂ ಗೊತ್ತಿದೆಯೋ ಇಲ್ಲವೋ?” ನಾನು ಸಿಟ್ಟಾಗಿ ಕೇಳಿದೆ.

“ಬಹಳ ಚನ್ನಾಗಿ! ನಿನ್ನದೇನೂ ದೂರು ಬಾರದ ಹಾಗೆ...” ಸಮಜಾಯಿಷಿ ನೀಡಿದ ಮುಗ...

ನನಗೆ ಸಿಟ್ಟಿ ನೆತ್ತಿಗೇರಿತು.

“ನಾನು ಹೇಳಿದೆ, ‘ನನಗೆ ಬೇಕು ಕತ್ತೆ ಮಗನೇ ನಿನ್ನ ಮಗನ ಕುಮಾರಿ ತಾಯಿಯಾಗಲು ನಾನು ಬಯಸೋದಿಲ್ಲ. ಮತ್ತೆ, ಯಾವ ಹುಡುಗನಿಗೆ ಕಾಂಡೋಮ್ ಉಪಯೋಗ ಮಾಡೋದು ಗೊತ್ತಿಲ್ಲ, ಅವನು ನನ್ನ ಪ್ರೇಮಿಯಾಗೋದಕ್ಕೆ ಯೋಗ್ಯನಲ್ಲ. ಮನೆಲೇ ಕೂತ್ತೋ’ ಸಿಟ್ಟಿನಿಂದ ಪೋನ್ ಕುಕ್ಕಿದೆ ನಾನು.”

“ಪ್ರತಿ ವರದು ಮೂರು ದಿನಕ್ಕೂಮೈ ಹುಣಿನ ಹಾಗೆ ಪೋನ್ ಮಾಡ್ತಾನೆ, ನಾನು ‘ಹಲೋ’ ಹೇಳುತ್ತೇ ಗಂಡ ಸತ್ತವರ ಅಳು ಶುರುಮಾಡ್ತಾನೆ. ಪೋನ್ ಹಿಡಿದುಕೊಂಡು ನಾನು ನಿಶ್ಚಯಾಗಿ ಅವನ ಅಂಗಲಾಚುವಿಕೆಯನ್ನು ಕೇಳಿ ಇರ್ತೇನೆ. ಸ್ವಲ್ಪ ಹೊತ್ತಿನ ನಂತರ ಪೋನ್ ಇಡ್ತೇನೆ. ಹಾಗೆಲ್ಲ ಹರಾಮಖೋರ್ ಗಂಡಸರು ಅಳೋದಿಲ್ಲ... ಈ ಮಕ್ಕಳು ಅಳಿಸಿದರೇ ಅಳುತ್ತಾರೆ... ಅಳಿಸುವವರು ಬೇಕು...”

“ಅಳುವ ಗಂಡಸು ಎಷ್ಟೊಂದು ಮಧುರವಾಗಿ ಅನಿಸುತ್ತಾರೆ. ನಿನ್ನ ಕಲ್ಪನೆಗೆ ನಿಲುಕೋದಿಲ್ಲ.”

“ನಿನ್ನ ಪ್ರೇಮವೇ ನನ್ನ ಕಲ್ಪನೆಗೆ ಹೋರತಾದದ್ದು...”

“ನನ್ನ ಪ್ರೇಮ ನಾನೇ ತಿಳಿದುಕೊಂಡರೆ ಸಾಕು. ನೀನು ಲಾಲೀಪಾಪಾ ಬಾಯಲ್ಲಿಟ್ಟಿಕೊಂಡು ಕೂತ್ತೋ”

೨೫೨ / ಆವಿಗೆ

“ನೀನು ನನ್ನನ್ನು ಅಪ್ಪೊಂದು ಮೂರ್ವಿ ಅಂತ ಯಾಕೆ ತಿಳಿತೀಯ?” ಅವಳಿಗೆ ಸೃತಾಳ ಟಿಪ್ಪಣಿ ಯಾವಾಗಿನದಕ್ಕಿಂತ ಹೆಚ್ಚು ನಾಟಿತು.

“ಯಾರು ಹೇಗಿದಾರೋ ಹಾಗೇ ತಿಳಿದುಕೋಬೇಕಾಗಲ್ಲವಾ? ಅಥವಾ ಬೇರೆ ರೀತಿನಾ?”

“ಸರಿಬಿಡು ಸರಿ, ನಿನ್ನ ಮಾತಿನಲ್ಲಿ ‘ಮೂರ್ವಿಗಿಳಿ’ ಅನಿಸಿಕೊಳ್ಳೋದರಲ್ಲಿ ಏನು ಅಡಚಣೆ?

“ದೊಡ್ಡ ದೊಡ್ಡ ಮಾತು ಹೊರಗೆ ಬರ್ತು ಇದೆ. ಯಾರೋ ಭಾರೀ ಮಾತುಗಾರ ಕೈಗೆ ಸಿಕ್ಕಿದಾನೆ ಅನ್ನಿಸ್ತುದೆ ನಿನಗೆ ಚನ್ನಾಗಿ ರಿಹಸ್‌ಲ್ ಆಗಿರಬೇಕು! ಇರಲೆ ಬಿಡು... ಹೇಗಿದೆ ಹೊಸ ಆಫೀಸು?”

“ಚಿಕ್ಕಮು... ಮನೆಯ ಒಳಗಿನ ಬಾಲ್ಯನಿಯನ್ನು ಸುತ್ತುವರಿದೇ ಮಾಡಿದ್ದು...”

“ಇತ್ತೀಚಿಗೆ ಹೀಗೇನೇ ಆಗ್ತಾ ಇದೆ! ಆಫೀಸು ಮನೆ ಆಗ್ತಾ ಇದೆ. ಮನೆ ಆಫೀಸು! ಎಪ್ಪು ಜನ ಸಾಯಿದಾರೆ ನಿನ್ನ ಜೊತೆಗೆ?”

“ಮಾರು ಮಂದಿ. ಆದರೆ ಕ್ಯಾಬಿನೋನಲ್ಲಿ ನಾನೊಬ್ಬಳೇ ಕೂತ್ತೋಳ್ಳೋದು! ಸಿಸ್ಟರ್ ಮಾರಿಯಾ ಅಂತ ಒಬ್ಬರಿದ್ದಾರೆ. ಅವರು ಇಡೀ ಮನೆ ಮತ್ತು ಆಫೀಸಿನ ಮ್ಯಾನೇಜರು. ಮೇಡಂ ಮನೆಯಲ್ಲಿ ಅಥವಾ ವ್ಯವಹಾರದ ಸಂಬಂಧವಾಗಿ ದೇಶ-ವಿದೇಶಗಳಲ್ಲಿರಲೆ, ಅವರೇ ಎಲ್ಲವನ್ನೂ ನೋಡಿಕೊಳ್ಳಾರೆ-ಇನ್ನೊಬ್ಬಳು ಒಬ್ಬ ಯುವತಿ-ಗೌತಮೀ ಸನ್ಯಾಲ. ಒಡವೆಗಳ ವಿನ್ಯಾಸಕಾರ್ತಿ. ಬೇರೆ ಬೇರೆ ಕಾಲಘಟ್ಟಗಳಲ್ಲಿನ ಒಡವೆಗಳ ಕುಶಲತೆಯ ಅನುಕ್ರಮಿ ತಯಾರಿಸಿ, ಕಾರ್ಬಾನೆಯಲ್ಲಿ ಸೊನಗಾರರಿಂದ ಅದನ್ನು ಆಭರಣವಾಗಿ ತಯಾರು ಮಾಡಿಸುವುದು ಗೌತಮಿಯ ಕೆಲಸ.”

“ನಿನ್ನನ್ನು ಗುಡಿಸಲು-ಒರೆಸಲು ಇಟ್ಟಿಕೊಂಡಿದಾರಾ?”

ನಗು ಚಿಮ್ಮಿತು ಅವಳಿಗೆ.

“ಗುಡಿಸೋ-ಒರೆಸೋ ಕೆಲಸಕ್ಕೆ ಮೂರುವರೆ ಸಾವಿರ ಕೊಡ್ಡಿದಾರೆ ತಿಂಗಳಿಗೆ. ಪರವಾಗಿಲ್ಲ ಅಲ್ಲವಾ?”

“ಮೂಗು ಒರೆಸಿಕೊಳ್ಳುವಪ್ಪು ವಿವೇಕವಿಲ್ಲದವರಿಗೆ, ನಿಜವಾಗಿಯೂ ಇದು ಕುಬೇರನ ವಿಜಾನೆಯೇ.”

ಸೃತಾಳ ಬಾಳ ಸ್ವೀಪು ನಾಟಿತು ಅವಳಿಗೆ. ಹಾಗಂತ ಈರೀತಿ ಟಿಪ್ಪಣಿ ಮಾಡುವಾಗ ಅವಳಿಗೆ ಮಶ್ವರವೂ ಇಲ್ಲ, ಸ್ವರ್ದ್ರಯೂ ಇಲ್ಲ, ಯಾವ ದುರುದ್ದೇಶವೂ ಇಲ್ಲ. ಪೂರ್ಣಮಾತಿನ ಸ್ವಾದ ಬೇಕಾಗಿದೆ ಅವಳಿಗೆ. ಮರುಪೇ ಅವಳ ವಿಶೇಷತೆ. ಕಷ್ಟ ಇರೋದೇ ಬೇರೆ ಕಡೆ-ಅವಳ ಒಳಗಡೆ. ಇತ್ತೀಚಿಗೆ ಅದು ಹೆಚ್ಚಾಗಿದೆ. ಕೊರತೆಯ ಸುತ್ತುವರಿಯುವಿಕೆಯಿಂದ ಮುಕ್ತವಾಗಲು ಚಡಪಡಿಸುವ ವ್ಯಕ್ತಿ, ತಾನು ನಿಂತುಕೊಳ್ಳಲು ಗಜದಪ್ಪು ನೇಲವನ್ನು ಆಧಾರ ಮಾಡಿಕೊಳ್ಳಲು ಸಫಲವಾಗುತ್ತಾನೆ.

“బాయిగె దార హేగె బిత్తు? హాం?”

“శ్లూలవల్ల.... స్వరదల్నిన గంభీరతేయన్న అడగిసిదలాగలిల్ల.”

“సిట్టు మాడికోండెయా ననొన్నడనే! హోగలిబిడు కేలసద మాతు హేళు.”

“పిన్ను?”

“నిన్న పోఎనిగే ఎస్.టి.డి. ఇదెయా?”

“నాను హేగె హేళలు సాధ్య?”

“హేళలు సాధ్య. నాను పోఎన్ ఇచ్చుతేనే. నీను 10 దిల్లి కోఇడా డయల్ మాడు. పోఎన్ నింద తక్కణ ఢ్చని బరుత్తదే-‘ఈ నంబరిగే ఈ సౌలభ్య ఒదగిసలాగిల్ల.’ నీను తక్కణ ననగే పోఎన్ మాడి హేళు.”

“తడే...తడే.... నన్న పోఎనిగే ఎస్.టి.డి. ఇరలి ఇల్లదిరలి, నినగేను అదరింద?”

“బవళ అవళ్ళకెటిదే. అదక్కాగియే కేళ్తుదేనే.”

“అదరే యాకే?”

“ముందిన వార విక్రమ ఎం.ఎస్. ఓదువ సంబంధదల్లి కోలంబియా యునివెసిటిగే హోగ్రిదానే. నిన్న పోఎన్ గే ఎస్.టి.డి. సౌలభ్య ఇరువుదాదరే, హేగోఏ నిమ్మ ఆఫీసిగే బందు విక్రమన కోరళిగె బాముగళన్న బిగిదు విరహద కణ్ణీరు ఒరేసుత్తేనే.”

క్యాబినాన ఆటోమెటిస్ బాగిలన్న తేరేద చెరర్ సద్య కేళి అవళు జాగ్రత్తలాదళు. అవళు ఏనూ హేళదే పోఎన్ ఇట్టిళు.

“ఏయా... నమితా, నిన్న పోఎన్ కేలస మాడువుదిల్లవేనే?” బెన్న హిందే గౌతమి బందు నింతుకోండళు మత్తు సవజతేయన్న నటిసుత్త తిరుగాడిదళు.

“స్ప్లు హోత్తిన మోదలు నాను నన్న గేళతిగి పోఎన్ మాడుత్తిద్దే యాకే?”

“హాం... పోఎన్ సరి ఇదెయల్లవా?” రిసివర్ హిడిదు కివిగిష్టు డయల్ పోఎన్ నోడిదళు.

“మేడం నిన్న పోఎన్ సిగదే ఇరువుదక్కే దూరుత్తిద్దరు.”

గౌతమి పక్కద కుజిం ఎళేదుకోండు అవళ బదిగే బందు కుళితుకోండళు.

గౌతమి సూజనే శొట్టులు. మేడం పూనాదింద అవళ్ళవాద పోఎనన్న ఇబ్బరిగొ మాడిద్దరు. ఇందు సంజే ఐదుగంటి సుమారిగే భారతీయ

೨೫೪ / ಆವಿಗೆ

ಪಾರಂಪರಿಕ ಆಭರಣಗಳ ವಿಶ್ವಾತ ನಿಯಾರ್ತಗಾರ, ಅಹಮದಾಬಾದ್‌ನ ಪ್ರತಿಷ್ಠಿತ ಉದ್ಯಮಿ ಮಿಸ್‌ರ್‌ ಸಂಜಯ ಕನೋಯಿ ತನ್ನ ಹೆಂಡತಿ ನಿರ್ಮಲಾ ಕನೋಯಿ ಜೊತೆಯಲ್ಲಿ ಮನೆಗೆ ಬರುತ್ತಾರೆ-ಆಭರಣಗಳ ಶೋರೂನಲ್ಲಿರುವ ಸಂಗ್ರಹ ಹಾಗೂ ಆಯ್ದೀಯನ್ನು ನೋಡಲು ಸಂಜಯ ಕನೋಯಿಯ ಆತಿಧ್ಯದ ಜವಾಬ್ದಾರಿಯನ್ನು ಮೇಡಂ ಅವರಿಬ್ಬಿಗೂ ವಹಿಸಿದ್ದಾರೆ. ಗೌತಮಿ ಸಂಜಯ ಕನೋಯಿಯವರಿಗೆ ಆಭರಣದ ಶೋರೂನ ಇಡಿಯದಾಗಿ ಶೋರಿಸಬೇಕು. ಪ್ರತಿಯೊಂದು ಆಭರಣದ ಕಾಲಘಟ್ಟಗಳ ಪರಿಚಯ ನೀಡಬೇಕು. ಅವರಿಂದ ಆಯ್ದೀಯಾದ ಆಭರಣಗಳ ರಕ್ಖಣೆಯ ಜವಾಬ್ದಾರಿ ಗೌತಮಿಯದು. ನಮಿತಾಳ ಮೇಲೆ ಎರಡು ಸಂಗತಿಗಳ ಜವಾಬ್ದಾರಿಯಿದೆ. ಆಭರಣಗಳ ಪ್ರದರ್ಶನದ್ದು ಹಾಗೂ ಆತಿಧ್ಯ-ಸತ್ಯಾರದ್ದು ವಿಶೇಷವಾದ ಸಂಗತಿಯೆಂದರೆ-ಪರಂಪರಾಗತ ಕೇಶವಿನ್ನಾಸ ಹಾಗೂ ವೇಷಭೂಷಣಗಳೊಂದಿಗೆ ಸುಸಜ್ಜಿತೆಳಾಗಿ ನಮಿತಾಳೇ ಗೌತಮಿಯ ಮೂಲಕ ಆಯ್ದೀಯಾದ ವಿಶೇಷ ಆಭರಣಗಳ ಪ್ರದರ್ಶನ ನೀಡಬೇಕು. ಅದರಿಂದ ಆ ಆಭರಣಗಳ ಮನ ಮೋಹಕತೆ, ಕಲಾತ್ಮಕತೆ, ಹಾಗೂ ವೈಶಿಷ್ಟ್ಯಗಳ ಸೂಕ್ಷ್ಮ ತೆಗಳನ್ನು ನಾಜೂಕನ್ನು ಸಂಜಯ ಕನೋಯಿ ಪ್ರತ್ಯಕ್ಷ ಅನುಭವ ಪಡೆಯುವಂತಾಗಬೇಕು. ಸ್ತ್ರೀಯರು ಅವನ್ನು ವಿಶೇಷ ಸಂದರ್ಭದಲ್ಲಿ ಧರಿಸಿದಾಗ, ಅವು ಅವರ ವೈಶಿಷ್ಟ್ಯಕ್ಕೆ ಎಂಥ ಸಿಂಗಾರವನ್ನು ಸೋಗಸನ್ನು ವೈಶಿಷ್ಟ್ಯವನ್ನು ತಂದುಕೊಡುತ್ತವೆಯೆಂಬುದು ಮನದಟ್ಟಾಗ ಬೇಕು. ಅವು ಅವರ ಪ್ರತಿಷ್ಟೇಯನ್ನು ಹೇಗೆ ಹೆಚ್ಚಿಸುತ್ತವೆ ಎಂಬುದು ತಿಳಿಯಬೇಕು. ಸರಿಯಾಗಿ ಮೂರುಗಂಟೆ ಸುಮಾರಿಗೆ ಸಿಸ್‌ರ್‌ ಮಾರಿಯಾ ನಮಿತಾಳನ್ನು ಶೃಂಗಾರಗೊಳಿಸಲು ‘ವಾನ’ ಬ್ಲೂಟಿ ಪಾಲ್‌ರ್‌ಗೆ ಕರೆದುಕೊಂಡು ಹೋಗುತ್ತಾರೆ. ಪ್ಲಾಸ್ಟಿಕ್ ಮೂರ್ತಿಗಳ ಮಾಧ್ಯಮದಿಂದ, ಉತ್ಕೃಷ್ಟವಾದ ಅಪೂರ್ವವಾದ ಕೆತ್ತನೆಯ ಆಭರಣಗಳ ಪ್ರದರ್ಶನ ಅವುಗಳ ಕುಶಲಕಲೆಗಾರಿಕೆ ಹಾಗೂ ಮಹತ್ವವನ್ನು ಉಪೇಕ್ಷೆ ಮಾಡಿದಂತೆ ಎಂದು ಮೇಡಂ ಭಾವಿಸುತ್ತಾರೆ. ಜಡವಾದ ಮೂರ್ತಿಗಳು ಆಭರಣಗಳ ಪ್ರಾಚೀನತೆಯ ಪಾರಂಪರಿಕ ಫಂತೆಯನ್ನು ಶ್ರೀಮಂತಿಕೆಯನ್ನು ಕೆಡಿಸುತ್ತವೆ ಎಂಬುದು ಮೇಡಂ ಅವರ ಅನುಭಾತಿ.

ಸಂಜಯ ಕನೋಯಿ ಆಯ್ದೀಮಾಡಿದ ಆಭರಣಗಳ ಸಂಭಾವ್ಯ ಶಿಮ್ಕತ್ತು ಮುಂತಾದವುಗಳ ಬಗ್ಗೆ ಚೆಚ್ಚೆಯಾದ ನಂತರ ನಮಿತಾ ಅವರನ್ನು ‘ಜುಹೂ ಹೋಟೆಲ್’ ನಲ್ಲಿ ‘ಜೀತಾಗ್ಯಹ’ಕ್ಕೆ ರಾತ್ರಿಯ ಉಟಕ್ಕಾಗಿ ಕರೆದುಕೊಂಡು ಹೋಗಬೇಕು. ರಾತ್ರಿ ಹತ್ತೊಂದು ಮುಕ್ಕಾಲರ ಪ್ಲೈಟ್‌ನಲ್ಲಿ ಕನೋಯಿ ದಂಪತೀಗಳು ಅಹಮದಾಬಾದಿಗೆ ಮರಣತ್ತಾರೆ. ಜುಹೂ ಹೋಟೆಲ್‌ನಿಂದ ಏರ್‌ಪೋರ್ಟ್ ಬಹಳ ದೂರವೇನೂ ಇಲ್ಲ. ರಾತ್ರಿ ಒಂಬತ್ತೊಂದು ವರೆಯ ಹೊತ್ತಿಗೆ ಅವರ ರಾತ್ರಿಯ ಭೋಜನ ಮುಗಿಯುವಂತೆ ಪ್ರಯತ್ನ ಮಾಡಬೇಕು. ಇದು ಮೇಡಂ ಸಂದೇಶ.

ಕ್ಯಾಬಿನ್‌ದಲ್ಲಿ ಸಾಕಷ್ಟು ಗಾಳಿಯ ಅನುಕೂಲವಿದ್ದರೂ ಈ ಸಂದೇಶವನ್ನು ಕೇಳಿತ್ತೇ

ಅವಳ ರೋಮು ಭಿದ್ರಗಳಿಂದ ತಣ್ಣಿಗಿನ ಬೆವರು ಹರಿಯತೊಡಗಿತು.

ಇಂಥದೊಂದು ಜವಾಬ್ದಾರಿ ಮುಂದೆ ತನಗೆ ಬರಲೀಕ್ಕಿಂದ—ಎಂಬ ಕಲ್ಪನೆಯೂ ಇರಲಿಲ್ಲ ಅವಳಿಗೆ.

ಈ ನೌಕರಿಯೋಂದಿಗೆ ಅವಳು ಸದಾ ಒಂದು ಹೊಸಬಗೆಯ ವಾತಾವರಣದಲ್ಲಿ ಪ್ರವೇಶ ಮಾಡುತ್ತಿದ್ದಾಳೆ ಎಂದು ಅವಳಿಗೆ ಅನಿಸಿತ್ತು. ಕೇಳಬ್ಬಾಮ ದರ್ಜೆಯ ಮಾಡುತ್ತಿನದ ಸಂಕೋಚದಿಂದ ಬಿಡುಗಡೆ ಪಡೆಯುತ್ತು ಪಡೆಯುತ್ತಲೇ ಅವಳು ಸಹಜ ಮುಕ್ತ ಸ್ಥಿತಿಯನ್ನು ತಲುಪಬೇಕು ಎಂಬುದೂ ಸತ್ಯವೇ ಆಗಿತ್ತು.

ಗೌತಮಿಯ ಕೈಯನ್ನು ತನ್ನ ಬೆವರಿದ ಕೈಯಲ್ಲಿ ಹಿಡಿದುಕೊಂಡು ಸಂಕೋಚ ಪಟ್ಟಕೊಳ್ಳುತ್ತ ಅವಳು—ಆಭರಣಗಳ ಪ್ರದರ್ಶನಕ್ಕಾಗಿ ತನ್ನನ್ನು ತಾನೇ ತಯಾರಿ ಮಾಡಿಕೊಳ್ಳುವುದಾಗಿ ಹೇಳಿಕೊಡಿದಳು. ಆದರೆ ಯಾವುದೇ ಪ್ರತಿಷ್ಠಿತ ಗ್ರಾಹಕ ಉದ್ಯಮಿಯನ್ನು ಪಂಚತಾರಾ ಹೋಟೆಲೊನಲ್ಲಿ ಭೋಜನ ಮಾಡಿಸಿ, ಅವರಿಗೆ ಉಚಿತವಾದ ಸತ್ಯಾರ ಮಾಡಬಲ್ಲ ಆಶ್ವಿನಿಸ್ತದಿಂದ ಅವಳು ಈವರೆಗೆ ವಂಚಿತಾಗಿದ್ದಳು. ಪಂಚತಾರಾ ಹೋಟೆಲೊನ ರೀತಿ ನೀತಿಗಳಿಗಳಿಗಂತೂ ಅವಳು ಪೂರ್ವ ಅನಭಿಜ್ಞಳೇ ಆಗಿದ್ದಳು. ಹಾಗಾಗಿ ಗೌತಮಿಯೂ ಅವಳ ಜೊತೆಗೆ ಬರಬೇಕು. ಒಂದೆರಡು ಬಾರಿಯ ಅನುಭವವು ಅವಳಿಗೆ ತಕ್ಕಿಷ್ಟ ತರಬೇತಿಯನ್ನು ಒದಗಿಸುತ್ತದೆ, ಅನಂತರ ಅವಳಿಗೆ ಪ್ರಾಯಃ ಗೌತಮಿಯ ಅವಶ್ಯಕತೆ ಬೀಳಿಕ್ಕಿಲ್ಲ.

“ಗೌತಮಿ, ನನಗೆ ಭಯ ಏನು ಅಂದರೆ, ನನ್ನ ಚಿಕ್ಕ ಪುಟ್ಟ ಅಜಾಗರಾಕತೆ ಅಥವಾ ಗೊತ್ತಿಲ್ಲದೆ ಆಗುವ ಒರಟುತನದಿಂದಾಗಿ ಮೇಡಂ ಅವರ ವ್ಯವಹಾರದ ಹಿತಕ್ಕೆ ಧಕ್ಕೆ ತಗಲುವಂತಾಗಬಾರದು! ಇದು ಒಂದು ರೀತಿಯಲ್ಲಿ ನನ್ನ ಪಾಲಿಗೆ ಮುಳುಗಿ ಸಾಯುವ ರೀತಿಯದು...”

“ನೋಡು ನಮಿತಾ! ಕೆಲಸವನ್ನು ನೀನು ಒಂದಲ್ಲಾ ಒಂದು ದಿನ ಕಲಿಯಲೇ ಬೇಕಾಗುತ್ತದೆ.”

“ಕಲಿಯುವುದಕ್ಕೆ ನನ್ನದೇನೂ ಆತಂಕವಿಲ್ಲ. ಆದರೆ ಇದೊಂದು ದಿನ ನನ್ನ ಜೊತೆಗೆ ಬಾ. ಎಲ್ಲ ಜವಾಬ್ದಾರಿಗಳನ್ನು ಅತ್ಯಾತ್ಮಮವಾಗಿ ನಿರ್ವಹಿಸಲು ಸಾಧ್ಯವಾದ ಪ್ರಯತ್ನ ಮಾಡುತ್ತೇನೆ. ಇಷ್ಟೇ, ಎಲ್ಲಾದರೂ ಏನಾದರೂ ತಪ್ಪ ಸಂಭವಿಸುವಂತಿದ್ದರೆ, ಮುಂದೆ ಬಂದು ಅದನ್ನು ಸಂಬಳಿಸು ನೀನು!”

“ಒಳ್ಳೆಯದು, ಹಾಗೇ ಆಗಲಿ, ಗಾಬರಿಯಾಗಬೇಡ. ಈಗ ಏನೇನು ಕೆಲಸ ಬಾಕಿಯಿದೆ ನಿನಗೆ?” ಗೌತಮಿ ಕೈಯಲ್ಲಿನ ಗಡಿಯಾರ ನೋಡಿದಳು ಕಾರ್ಯಭಾರದಿಂದಾಗಿ

“ಎರಡು ಪತ್ರಗಳು ಮಾತ್ರ ಬಾಕಿ ಇವೆ ಮಾಡುವಂಥವು...”

“ಅವನ್ನು ಮುಗಿಸಲು ಎಷ್ಟು ಸಮಯ ಬೇಕು?”

“ಆರೇಳು ನಿಮಿಷಕ್ಕಿಂತ ಹೆಚ್ಚಿನ ಸಮಯ ಬೇಡ.”

“ಅವನ್ನು ಮುಗಿಸಿ ನೇರವಾಗಿ ಶೋರೂಂಗೆ ಬಾ, ಅಲ್ಲಿಯೇ ಇರ್ದೇನೆ ನಾನು ಪ್ರದರ್ಶನದ ತಯಾರಿ ಮಾಡ್ತಾ. ನಿನಗೂ ಕೆಲಸ ಹೇಳ್ತಾ ಹೋಗ್ತೇನೆ. ಆಭರಣ ಆಯ್ದು ಮಾಡಬೇಕು. ಉಡುಪನ್ನು ಆಯ್ದು ಮಾಡಬೇಕು. ನಿನಗೆ ಯಾವುದು ಒಪ್ಪತ್ತದೆ ಯಾವುದು ಇಲ್ಲ ನೋಡಬೇಕಲ್ಲ. ಇದೆಲ್ಲ ನನ್ನ ತಲೆ ನೋವು. ಸಮಯ ಕಡಿಮೆ ಇದೆ. ಕೆಲಸ ಬಹಳ ಇದೆ.”

ಟೈಪ್‌ರೈಟರ್ ಮೇಲೆ ಬೆರಳುಗಳು ಚಲಿಸತೊಡಗಿದವು.

ಪತ್ರ ಮುಗಿಸುವಾಗ ಎಂಟು-ಹತ್ತು ನಿಮಿಷ ಆಗಿಬಿಟ್ಟತ್ತು. ಸ್ವೀಡ್ ಜಾಸ್ತಿ ಮಾಡಿಕೊಳ್ಳಬೇಕು. ಕಲಿತದ್ದನ್ನು ಉಪಯೋಗ ಮಾಡಿಕೊಳ್ಳಬಿದ್ದರೆ ಎಲ್ಲ ತುಕ್ಕ ಹಿಡಿಯುತ್ತದೆ. ಎರಡು ಮೂರು ದಿನಗಳ ಅಭ್ಯಾಸದಲ್ಲಿಯೇ ಸಾಕಷ್ಟು ಅಂತರ ಉಂಟಾಗಿದೆ. ಒಂದು ವಾರದಲ್ಲಿ ಬೇಕಾದ ಹಾಗೆ ಬೆರಳುಗಳು ಚಲಿಸಬಲ್ಲವು. ವಿಶ್ವಾಸವಿದೆ ಅವಳಿಗೆ.

ಪತ್ರ ಇಂದೇ ಪೋಸ್ಟ್ ಆಗಬೇಕೆಂದಿಲ್ಲ.

ಅವುಗಳನ್ನು ಡ್ರಾಫ್ಟರ್‌ನಲ್ಲಿಟ್ಟು, ಎಲ್ಲಕ್ಕಿಂತ ಮೊದಲು ಕರಮರಕರ ಆಂಟಿಗೆ ಪೋನ್ನು ಮಾಡಿ ತಾನು ಮನಸೆಗೆ ತಡವಾಗಿ ಬರುವುದನ್ನು ತಿಳಿಸಬೇಕು. ಅವರು ಮೇಲ್ಯಾನನ್ನು ಅವರ ಮನಸೆಗೆ ಓಡಿಸಿ ವಿಷಯ ತಿಳಿಸುವರು.

ಅವಳು ಪೋನಿನಲ್ಲಿ ಕರಮರಕರ ಆಂಟಿಗೆ ಡಯಲ್ ಮಾಡತೊಡಗಿದಳು.

ಬೆಳಿಗೆ ಅಪ್ಪಾಜಿ ಸ್ವಲ್ಪ ಉದಾಸರಾದ ಹಾಗೆ ಕಾಣುತ್ತಿದ್ದರು.

ಹೊರಡುವ ಆಶುರದಲ್ಲಿ ಜಿಂತೆ ಕಾಡುತ್ತಿದ್ದರೂ, ಅವಳು ತಂದೆಯವರು ಮ್ಹಳನಬದನರಾಗಿದ್ದ ಕಾರಣವನ್ನು-ಅದು ಶಾರೀರಿಕ ಶೊಂದರೆಯದೇ-ಮಾನಸಿಕವಾದದ್ದೇ ಎಂದು ಕೇಳಲು ಸಾಧ್ಯವಾಗಿರಲಿಲ್ಲ. ರಾತ್ರಿಯ ಅಷ್ಟಿಯ ಫಟನೆಯ ದುಷ್ಪಭಾವವೂ ಅದಕ್ಕೆ ಕಾರಣ ಇರಬಹುದು. ಸಿಟ್ಟಿನಿಂದ ತುಂಬಿದ್ದ ಅಮೃ ಅದರಿಂದ ಒಮ್ಮೊಮ್ಮೆ ಕುರುಡಾಗಿಬಿಡುತ್ತಾಳೆ. ಅವಿವೇಕಿ! ಅವರ ಜಗತ್ತದ ಪರಿಣಾಮ ತಂದೆಯವರ ಅಸ್ಥಸ್ಥತೆಯ ಮೇಲೆ ಎಂಥ ಪ್ರತಿಕಲಲ ಪರಿಣಾಮವನ್ನು ಬಿಟ್ಟಿತು ಎಂದು ಯೋಜಿಸುವುದೇ ಇಲ್ಲ. ಅಮೃ ತಿಳಿವಳಿಕೆ ಇಲ್ಲದವಳಿಲ್ಲ. ಆ ದಿನಗಳ ಗಹನ ವಿಷಾದ ಕ್ಷಾಗಳನ್ನು ಕಳೆಯುತ್ತಿರುವಾಗ ಅವಳ ಅಂತರಂಗದ ರೋದನದ ಚಿಹ್ನೆಗಳನ್ನು ಅವಳ ವಕ್ರವಾದ ಮುಖದ ಮೇಲೆ ಬೇರೆ ಯಾರೂ ಓದುವುದು ಸಾಧ್ಯವಿರಲಿಲ್ಲ.

ಅಗಿದ್ದು ಇಷ್ಟೇ; ಮುನಿಯಾಳ ಇಂಗ್ಲಿಷ್ ನೋಟ್‌ಬುಕ್‌ಲ್ಲಿ ಯಾವನೋ ಒಬ್ಬ ಸೊಕ್ಕಿನ ಹುಡುಗ ಅನಾಮಧೇಯಪತ್ರ ಬರೆದು ಇಟ್ಟಬಿಟ್ಟಿದ್ದ. ಭುನೂನಿಗೆ ಓದಿಸಿಯಾದ ಮೇಲೆ ಮುನಿಯಾ ಸ್ವಯಂ ಹೋಮ್‌ವರ್ಕ್ ಮಾಡಿಕೊಳ್ಳಲು ಹೊರಟಾಗ ಅಕಸ್ಮಾತ್ತಾಗಿ ಅವಳ ಇಂಗ್ಲಿಷ್ ನೋಟ್‌ಬುಕ್‌ನಿಂದ ಈ ಅನಾಮಧೇಯ ಪ್ರೇಮಪತ್ರ ಜಾರಿ ಕೆಳಗೆ ಬಿಡ್ಡಿತು. ಭುನೂ ಮಹಾತಯ ಆ ಪತ್ರವನ್ನು ಎತ್ತಿಕೊಂಡು ನೇರವಾಗಿ ಅಮೃನ ಬಳಿ

ಒಯ್ದುಕೊಟ್ಟು, ಪ್ರೇಮಪತ್ರದ ಪರಿಭಾಷೆ ಥುನ್ಹ್ವನಿಗಾದರೂ ಏನು ಗೊತ್ತು? ಬಹುಶಃ ಅವನು ಕೈಗೆ ಸಿಕ್ಕಿದ ಈ ಪತ್ರವನ್ನು ಯಾವುದೋ ಮಹತ್ವದ ಬಿಲ್ಲ ಎಂದು ತಿಳಿದಿರಬೇಕು. ಅಮ್ಮೆ ಕೂಡ ಅದೇ ಹಿನ್ನೆಲೆಯಲ್ಲೇ ತೆರೆದು ನೋಡಿದಳು. ನೋಡಿದ್ದೇ ಸಿಟ್ಟಿನಿಂದ ಕೆಂಡವಾದಳು. ಅಕಸ್ಮಾತ್ತಾಗಿ ಅಮ್ಮೆ ತನ್ನನ್ನು ಬಚ್ಚೆ ಬಗೆಯಾದ ಹಾಗೆ ಬಗೆಯತೋಡಿದಳಲ್ಲಿ ಎಂದು ಗಾಬರಿಯಾದ ಅವಳಿಗೆ ವಿಷಯ ಏನೆಂಬುದೂ ತಿಳಿಯಲೇ ಇಲ್ಲ. ಪ್ರತಿಯಾಗಿ ಅವಳು ಅಮ್ಮನ ಹೊಡಿತವನ್ನು ಕೈಗಳಿಂದ ತಡೆಯಾವ ವ್ಯಧರ್ಥಪ್ರಯತ್ನ ಮಾಡುತ್ತ ಕಾರಣವನ್ನು ಕೇಳತೋಡಿದಳು. ತನ್ನ ತಪ್ಪಿಲ್ಲದೆ ಆದ ಈ ಘಟನೆಯ ಬಗೆ ಕ್ಷಮೆ ಕೇಳುತ್ತ ಉಳಿದಳು. ಆದರೆ ಸಿಟ್ಟಿಗೆದ್ದ ಅಮ್ಮೆ ಮುನಿಯಾಳ ಮಾತುಗಳೊಂದನ್ನೂ ಕೇಳಲ್ಲ. ಬಡಿತ ಬಡಿದು ಅವಳನ್ನು ಎಷ್ಟೊಂದು ದುಸ್ತಿಗೆ ತಂದಳೆಂದರೆ, ಅವಳು ತನ್ನ ಪ್ರಸ್ತುತ-ನೋಟ ಬುಕಾಗಳ ಜೀಲವನ್ನು ಹರಡಿಕೊಂಡಿದ್ದಂತೆ ಅಲ್ಲೇ ಬಿಟ್ಟು ಬಿಕ್ಕುತ್ತ ಅರೆ ಪ್ರಚಾರವಸ್ಥೆಯಲ್ಲಿ ಉರುಳಿಕೊಂಡಳು.

ಮನೆಗೆ ತಲ್ಲಿಪಿದಾಗ ಅವಳು ಹೊಡಿತದಿಂದ ನೀಲಿಗಟ್ಟಿದ ಮುನಿಯಾಳ ಕರುಣ ಸ್ಥಿತಿಯನ್ನು ನೋಡಿದಾಗ, ಕರುಳು ಚುರ್ಮೆದಿತು. ಕಟ್ಟಗೆ ತೆಗೆದುಕೊಂಡು ಅಮ್ಮನಿಗೂ ಚನ್ನಾಗಿ ನಾಲ್ಕು ಬಾರಿಸಲೇ ಅವಳ ಕೈ-ಕಾಲುಗಳ ಗಂಟುಗಳನ್ನೆಲ್ಲ ಮುರಿದು ಪ್ರಡಿ ಪ್ರಡಿ ಮಾಡಿ, ಇನ್ನೆಂದೂ ಅವಳು ಈ ರೀತಿ ಆವೇಶದಲ್ಲಿ ಮಕ್ಕಳ ಮೈ ಮೂಲೆ ಮುರಿಯದಂತೆ ಮಾಡಿಬಿಡಲೇ ಎಂದು ಅನಿಸಿತು. ಆದರೆ ಅವಳು ಅಮ್ಮನಾಗಿರುವ ಶಾಶ್ವತ ಸತ್ಯವು ಪ್ರತಿಬಾರಿಯೂ ಅವಳಿಗೆ ಆಮೆಯ ಬೆನ್ನಿನ ಹಾಗೆ ರಕ್ಷಾವಚವಾಗಿ ಕಾಯುತ್ತಿತ್ತು. ಈ ಬಾರಿಯೂ ಹಾಗೆಯೇ ಆಯಿತು.

ಅವಳ ಎದೆಗೆ ಆತುಕೊಂಡ ಮುನಿಯಾ ಬಹಳ ರಾತ್ರಿಯವರೆಗೆ ಬಿಕ್ಕಳಿಸಿ ಅಳುತ್ತಿದ್ದಳು. ಪ್ರಸಲಾಯಿಸಿ ಕೇಳಿದಾಗಲೂ ಅವಳಿದು ಒಂದೇ ಉತ್ತರ-ನನಗೆ ಗೊತ್ತಿಲ್ಲ ನನ್ನ ಇಂಗ್ಲಿಷ್ ನೋಟ್ ಬುಕಾನಲ್ಲಿ ಯಾರು ಪ್ರೇಮಪತ್ರವಿಟ್ಟರೋ ನನಗೆ ತಿಳಿಯದು. ಉಂಟದ ಬಿಡುವಿನಲ್ಲಿ ಯಾವನೋ ಸಹಪಾರಿಯು ಈ ಹುಡುಗಾಟಿಕೆ ಮಾಡಿರಬಹುದು, ಆದರೆ ಅವನು ಯಾರೆಂಬುದು ತನಗೆ ತಿಳಿಯದು. ಪ್ರತ್ಯೇಕವಾಗಿ ಯಾವ ಹುಡುಗರೂ ತನ್ನ ಬಳಿ ಪ್ರೇಮನಿರ್ವೇದನೆ ಮಾಡಿದ್ದಿಲ್ಲ. ಹಾಗಾಗಿ ಈ ಅಧಿಕಪ್ರಸಂಗಿತನ ಯಾರಿಂದ ಆಗಿರಬಹುದು ಎಂಬುದನ್ನು ಅವಳು ಹೇಳಲಾರಳು.

ಮುನಿಯಾ ಹೇಳಿದ್ದರಲ್ಲಿ ಅವಳಿಗೆ ಸಂಪೂರ್ಣ ವಿಸ್ತಾಸವಿತ್ತು.

ಆದರೆ ಅಮ್ಮನಿಗೆ ಮಾತ್ರ ಹಾಗಲ್ಲ. ಚೊಂಡುದ್ದ ಹುಡುಗಿ ಗುಟ್ಟ ಹೊರಬಿಳುತ್ತಲೇ ಹರಡಿದ ಕಟ್ಟುಕಢೆ. ಒಳಗಡೆಯ ನಿಜವನ್ನು ಬಚ್ಚಿಟ್ಟಕೊಳ್ಳುವ ಪ್ರಯತ್ನ ಅಷ್ಟೇ.

ಮುಲಗುವುದಕ್ಕೆ ಮುನ್ನ ಅಮ್ಮೆ-ನಿಮ್ಮ ಮಾಡಿ ತಮ್ಮ ಅಂತಿಮ ನಿಂಬಾಯ ಸಾರಿಬಿಟ್ಟಳು.

ನಾಳೆ ಆಫ್ಲೇಸಿಗೆ ಹೋಗುವ ಮುನ್ನ ಮುನಿಯಾಳ ಕ್ಲಾಸ್ ಟೇಚರ್‌ಗೆ ಭೇಟಿಯಾಗಿ

ಉಲ್ಲ / ಆವಿಗೆ

ಹೋಗಬೇಕು. ಟೀಚರಿಗೆ ಈ ಪ್ರೇಮಪತ್ರವನ್ನು ಕೊಟ್ಟು, ಪ್ರಕರಣದ ತಳಮಟ್ಟ ಶೋಧ ನಡೆಸಲು ಪ್ರಯತ್ನ ಮಾಡಲು ಹೇಳಬೇಕು. ಇಂಗ್ಲಿಷ್ ಕಲಿಸುವ ಟೀಚರ್ ಕ್ಯಾ ಬರೆಹ ನೋಡುತ್ತೇ ಅವನು ಯಾರು ಎಂಬುದನ್ನು ಪತ್ತೆ ಮಾಡುವಳು. ಪತ್ತೆ ಹರಕು ಮುರುಕು ಇಂಗ್ಲಿಷ್‌ನಲ್ಲಿ ಬರೆದದ್ದು.

ಸ್ವಾಂಗೊತ್ತಾದರೆ ಸಾಕು, ಅವನ ಮನಿಗೆ ಹೋಗಿ, ಅವನ ಕಾಲುಗಳನ್ನು ಸೀಳಿ, ಹದ್ದಿನ ಹಾಗೆ ಅವನನ್ನು ಚೋಕಟ್ಟಿಗೆ ತೂಗುಹಾಕದಿದ್ದರೆ ಪಾಂಡೆ ಆಗಿದ್ದು ಯಾಕೆ ಬೂದಿಗೆ?

ಅವಳು ಮುನಿಯಾಳನ್ನು ಈ ವಿಷಯವಾಗಿ ಗ್ರಾಹಿಸಬೇಕೆಂದು ಕೇಳಿದಳು.

ಅವಳ ಸ್ಕೂಲಿಗೆ ಹೋಗೋಣವೇ? ವಿಷಯವನ್ನು ಟೀಚರ್ ಗಮನಕ್ಕೆ ತರೋಣವೇ?

ಅಮ್ಮೆ ಹೇಳುತ್ತಿರುವುದು ಸರಿ ಎಂಬುದು ಮುನಿಯಾಳ ಅಭಿಪ್ರಾಯ. ತನ್ನ ಸಹಪಾಠಿಯ ಸ್ವೇಚ್ಛಾಚಾರದ ಬಗ್ಗೆ ದೂರು ಕೊಡುವುದು ಅವಶ್ಯವಾಗಿದೆ. ಹಾಗೆ ದೂರು ಕೊಡುವುದರಿಂದ ಅವನ ಮನಸ್ಸಿನಲ್ಲಿ ಭಯ ಮಟ್ಟುತ್ತದೆ. ಸತ್ಯ ಹೊರಬರುತ್ತದೆ. ದುಷ್ಣಾದವನು ಇನ್ನು ಮುಂದೆ ಇಂಥ ಧೈಯ ಮಾಡುವುದಿಲ್ಲ. ಸಡಿಲಬಿಟ್ಟರೆ ಮತ್ತೆ ಪ್ರೇಮಪತ್ರ ಬರೆಯಬಹುದು. ಆಗ ಅಮ್ಮೆ ಇದು ಒಮ್ಮುಳಿವಾದ ಪ್ರೇಮವಲ್ಲ ಅವಳದೂ ಭಾಗೀದಾರಿಕೆ ಇದೆಯೆಂದು ತಿಳಿಯುವ ಸಾಧ್ಯತೆ ಇದೆ.

ಮುನಿಯಾ ತನ್ನ ಸಿಟ್ಟು ಶೋಡಿಕೊಂಡಳು. ಅಮ್ಮೆ ತಪ್ಪು ತಿಳಿದುಕೊಂಡಿದ್ದರಿಂದ ಅವಳಿಗೆ ಎಪ್ಪು ಆಫಾತವಾಗಿತ್ತೋ ಅದಕ್ಕಿಂತ ಹೆಚ್ಚಿಗೆ ಅವಳ ಹೊಡಿತ ಬಡಿತ ಅವಳನ್ನು ಭಯಾಕ್ರಾಂತಗೊಳಿಸಿತ್ತು. ಅಕಸ್ಮಾತ್ ಮುಂದಿನ ಬಾರಿ ಅವಳೇನಾದರೂ ಕಟ್ಟಿಗೆಯ ಸುತ್ತಿಗೆಯನ್ನು ಈ ಬಗೆಯ ಅವೇಶದಲ್ಲಿ ಪ್ರಯೋಗಿಸಿದ್ದೆ ನಿಜವಾದರೆ ಅದೇ ಸುತ್ತಿಗೆಯಿಂದ ತನ್ನ ತಲೆಯನ್ನು ಒಡೆದುಕೊಂಡು ಪೂರ್ಣ ಬಿಡುತ್ತಾಳೆ. ಈ ಪ್ರಕರಣದಲ್ಲಿ ತನ್ನ ಯಾವುದೇ ಪಾಲಿಲ್ಲ, ತಾನು ನಿದೋಣಿ ಎಂಬುದನ್ನು ತಾನು ಅಮೃನಲ್ಲಿ ಯಾವುದೇ ರೀತಿಯಲ್ಲಿ ವಿಶ್ವಾಸ ಮೂಡಿಸಲಾರೆ.

ಬೆಳಿಗ್ಗೆ ಮುನಿಯಾ ಮತ್ತು ಭುನ್ನೂ ಅವರ ಜೊತೆಗೇ ತಯಾರಾಗಿ ಅವರೊಂದಿಗೇನೇ ಅವಳು ಸ್ಕೂಲಿಗೆ ಹೋರಬಳು.

ಪ್ರಾರ್ಥನೆಯ ಅನಂತರ ಅವಳ ಕ್ಲಾಸ್ ಟೀಚರರನ್ನು ಭೇಟಿಯಾದಳು. ಕ್ಲಾಸ್ ಟೀಚರ ಬಳಿ ಆ ಪ್ರೇಮಪತ್ರವನ್ನು ಕೊಟ್ಟು ದೂರು ಸಲ್ಲಿಸಿದಳು. ಒಂದು ಪತ್ತೆ ಎಷ್ಟೊಂದು ಅನಾಮತಗಳನ್ನು ಎಬ್ಬಿಸಬಹುದು. ಏದನೆಯ ತರಗತಿಯ ವಿದ್ಯಾರ್ಥಿಗಳಿಗೆ ಈ ಬಗೆಯ ಮಡುಗಾಟಿಕೆ ಅಕ್ಷಮ್ಯ ದಯಮಾಡಿ ಲಕ್ಷ್ಯ ಕೊಡಿ ಎಂದು ಕೇಳಿದಳು.

ಅವಳು ಮುನಿಯಾ ಬಗ್ಗೆ ಕ್ಲಾಸ್ ಟೀಚರ್ ಬಳಿ ಸ್ವಷ್ಟವಾಗಿ ಹೇಳಿದಳು. ಮುನಿಯಾ ಸಾಮಾನ್ಯ ಮಡುಗಿಯರ ಹಾಗಲ್ಲ. ಸುಶೀಲಳು ಹಾಗೂ ವಿವೇಕಶೀಲಳು.

ಆಕೆ ಪ್ರಕೃತಿಯಿಂದ ಸಂಪೇದನಶೀಲಳೂ ಅಧ್ಯಯನ ಪ್ರಿಯಳೂ ಹೌದು. ಈ ಪತ್ರದಿಂದಾಗಿ, ದೋಷವಿಲ್ಲದಿದ್ದರೂ ತಾಯಿಯಿಂದ ತುಂಬ ಪೆಟ್ಟು ತಿನ್ನಬೇಕಾಯಿತು. ಇದೇರೀತಿ ವಿದ್ಯಾರ್ಥಿಗಳ ವರ್ತನೆ ಹದ್ದಮೀರಿದರೆ ದುಪ್ಪರಿಣಾಮವಾಗುವ ಸಂಭವವಿದೆ.

ಕ್ಲಾಸ್ ಟೀಚರ್ ಅವಳ ಮಾತನ್ನು ಒಪ್ಪಿದರು. ಮುನಿಯಾ ಯಾವಾಗಲೂ ಶಿಸ್ತಿನಿಂದ ನಡೆದುಕೊಳ್ಳುವ ಹುಡುಗಿ ಹಾಗೂ ಕಲಿಯವುದರಲ್ಲಿ ಬಹಳ ಪರಿಶ್ರಮ ತೋರಿಸುತ್ತಿರುವವರು ಎಂದು ಹೋಗಳಿದರು. ಅವಳು ತನ್ನ ಮಗಳಂತೆ, ಈ ಪ್ರಕರಣವನ್ನು ಅಷ್ಟು ಹಗುರವಾಗಿ ಬಿಡುವುದಿಲ್ಲ. ಸೋಕ್ಕಿನ ವಿದ್ಯಾರ್ಥಿಗೆ ಪಾಠ ಕಲೆಸುತ್ತೇನೇ ಎಂದರು. ಅಲ್ಲದೆ, ಇಂಥ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ದೋಷ ಇರಲೀ-ಇಲ್ಲದಿರಲೀ, ಸಂಶಯದ ಸುಳಿಯಲ್ಲಿ ಅವರನ್ನು ಸಿಕ್ಕಿಸುವುದು ಸಾಮಾನ್ಯವಾಗಿಬಿಡುತ್ತವೆ ಎಂಬುದನ್ನೂ ಒಪ್ಪಿಕೊಂಡರು.

ಸುನಂದಾಳ ಅಕಾಲಿಕ ಮರಣ ಅಪ್ಪಾಜಿಯವರನ್ನು ಹೆಣ್ಣುಮಾಡಿತ್ತು. ಮೇಲಿಂದ ಅಕಾರಣವಾಗಿ ಕಡ್ಡಿಯನ್ನು ಗುಡ್ಡಮಾಡುವ, ಕಟುಕರಂತೆ ವರ್ತನೆ ಮಾಡುವ ಅಮೃತನ ಅಧಿಕ ಪ್ರಸಂಗತನದ ವರ್ತನೆಯೂ ಅವರನ್ನು ಗಾಸಿಗೊಳಿಸಿತ್ತು. ಸುನಂದಾಳ ವಿಷಯದಲ್ಲಿ ಅವರಿಗೆ ಗೂತ್ತಿತ್ತು, ಆಕೆಗೆ ‘ಕಾರ್ಮಿಕರ ಯೂನಿಯನ್’ ಜೊತೆ ಸಂಬಂಧವಿದೆ, ಅಲ್ಲದೆ ಸಾಮಾಜಿಕ ಸಂಬಂಧಗಳೂ ಪ್ರಮಿರವಾಗಿವೆ. ಅದರಿಂದಾಗಿಯೇ ಅನಂತರ ಅವಳ ಹತ್ಯೆಯಾಯಿತು ಕೂಡ. ತಾಯಿಗೆ ಮಾತ್ರ ಸುನಂದಾಳ ಅಕಾಲಿಕ ಮರಣ ಯಾವುದೇ ಪರಿಜಿತ ವ್ಯಕ್ತಿಯ ಮರಣಕ್ಕಿಂತ ಬೇರೆಯಾದುದಾಗಿರಲಿಲ್ಲ.

ಅಮೃತ ಈ ವಿಕರಾಳ ಮನಸ್ಸಿನ ಹಿಂದೆ ಮತ್ತೊಂದು ಕೊಪದ ಪ್ರಕರಣ ನೆನಪಾಯಿತು—‘ಶ್ರಮಜೀವಾ’ದಲ್ಲಿ ಅವಳ ಮುಂದಾಳುವಿನ ದಿಕ್ಕು ಬದಲಾದಂತು ಹಪ್ಪಳ ತಟ್ಟಿವವರು ಅಮೃತ ಪ್ರಚೋದನೆಯ ಮೇರೆಗೆ, ಶಾಹಬೇನ್ ಸಸ್ಯೆಂದ್ರ ಮಾಡಿದ ಹದಿನ್ಯೇದು ಜನರ ಸಹಾನುಭೂತಿಗಾಗಿ ಅವರಿಗೆ ನ್ಯಾಯಕೊಡಿಸಲು ಹಾಗೂ ಅವರ ಮರುನೇಮಕ ಮಾಡಲು ಸತ್ಯಾಗ್ರಹ ಹೂಡಿದ್ದರಲ್ಲ, ಅದು ‘ಶ್ರಮಜೀವಾ’ ದ ಕರಿಣ ನಿರ್ಧಾರದ ಕಾರಣವಾಗಿ ಮೂರನೆಯ ದಿನವೇ ‘ತುಸ್’ ಹೇಳಿತ್ತು. ಎಲ್ಲ ಹಪ್ಪಳ ತಟ್ಟಿವವರೂಹೋಗಿ ಶಾಹಬೇನ್ ಕಾಲು ಹಿಡಿದುಕೊಂಡರು. ತಮ್ಮ ಸ್ವಷ್ಟ ಉದ್ದೇಶ ಅವರ ಪರವಾಗಿ ವಕಾಲತ್ತು ವಹಿಸುವುದಾಗಿರಲಿಲ್ಲ. ಪಾಂಡೇಂಪ್ಯಾಳ ಪ್ರಸಂಗಿಸುವಿಕೆಯಿಂದಾಗಿ ನಾವು ಎರಡು ದಿನದ ಕೆಲಸ ಕಳೆದುಕೊಂಡೆವು. ತೆಗೆದು ಹಾಕಲ್ಪಟ್ಟ ಹದಿನ್ಯೇದು ಜನರಂತೂ ಶಾಹಬೇನ್ ಕಾಲನ್ನು ಬಿಡಲೇ ಇಲ್ಲ. ಅವರು ಕ್ಷಮಿಸಿದ ಹೋರತು ಕಾಲು ಬಿಡುವುದಿಲ್ಲ ಎಂದು ಹತ ಹಿಡಿದರು. ಹದಿನ್ಯೇದು ಜನರೂ ತಮ್ಮ ತಪ್ಪು ಒಪ್ಪಿಕೊಂಡರು. ಅಧ್ಯ ದಿನದ ಸಂಬಳ ಕೊಡುವುದರಿಂದ ಅವರ ರಾಜ್ಯಕೋಶವೇನೂ ನಷ್ಟವಾಗುತ್ತಿರಲಿಲ್ಲ. ಏನೂ ಸಮಯವೇ ಹಾಗಿತ್ತು. ಮರುದಿನ ಐವತ್ತು ನೂರು ಹಪ್ಪಳ ಹೆಚ್ಚಿಗೆ ತಟ್ಟಿದ್ದರೆ ಅಧ್ಯ ದಿನದ ಸಂಬಳ ತುಂಬಿಬರುತ್ತಿತ್ತು.

೨೬೦ / ಆವಿಗೆ

ದಿನಾ ನೂರು ನೂರ್ಯೆವತ್ತು ಹಪ್ಪಳಕ್ಕಿಂತ ಹೆಚ್ಚಿಗೆ ಹಚ್ಚುವುದು ಬೇಡ ಎಂದು ಯಾರೂ ಅಡ್ಡಪಡಿಸಿರಲಿಲ್ಲ.

ಅಮ್ಮೆ ಹಪ್ಪಳ ತಟ್ಟಿವವರೆಲ್ಲ ಕ್ಷಮಾಪಣ ಕೇಳಿದರೂ ತಾನು ಕ್ಷಮಾಪಣ ಕೇಳಲು ಹೋಗಿರಲಿಲ್ಲ ಮನೆಯಲ್ಲೇ ಕೂತು ಬಡಬಡಿಸಿದಳು. ಅವರೆಲ್ಲ ಹೇಳಿದರು—“ನೀನು ನಿನ್ನ ಸಂಬಳವನ್ನು ರಾಮಚಂದ್ರಭಾವಾನ ಅಂತೇಷ್ಟಿಗಾಗಿ ಸಂತೋಷದಿಂದ ದಾನಕೊಟ್ಟಿದ್ದೇ. ಬೇರೆಯವರಿಗೆ ನ್ಯಾಯ ಕೊಡಿಸಲು ಹೋರಾಡಿದೆ. ಈಗ ತಿಗೆದುಹಾಕಿದ ಹದಿನ್ಯೇದು ಜನ ಹಪ್ಪಳ ತಟ್ಟಿವವನರ್ವು ಶಾಹಬೆನ್ ಮರುನೇಮಕ ಮಾಡಿಕೊಂಡ ಮೇಲೆ ಆ ಉದ್ದೇಶಪೂರ್ಣವಾದಂತಾಯಿತು. ಅಂದಮೇಲೆ ನೀನು ಯಾಕೆ ಹಟ ಮಾಡಿಕೊಂಡು ಮನೆಯಲ್ಲಿ ಕೂತಿದ್ದೀಯಾ? ನೀನೂ ಬಂದು ಕ್ಷಮೆ ಕೇಳಿಕೋ. ಮತ್ತು ನಿನ್ನ ಕೆಲಸ ಮಾಡು.”

ಅಮ್ಮೆ ಅವರೆಲ್ಲರ ಸಲಹೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ....

ಕ್ಯಾಬಿನೋನಿಂದ ಹೊರಬರುತ್ತಲೇ ಸ್ವಿಗ್ರಹಿಸಿಸ್ಥರ್ ಮಾರಿಯಾ ಅವಳಿಗೆ ಎದುರಾದಳು. ಅವರು ಅವಳನ್ನು ಭೇಟಿಯಾಗಲೆಂದೇ ಬಂದಿದ್ದರು. ಸರಿಯಾಗಿ ಮೂರು ಗಂಟೆಗೆ ಅವಳನ್ನು ‘ವಾನ್’ ಬ್ಲೂಟಿ ಪಾಲರ್‌ಗೆ ಕರೆದುಕೊಂಡು ಹೋಗುವಳು. ಗೌತಮಿಯೊಜನೆ ಭೇಟಿಯಾಗಿ ಅವರು ಅವಳು ಧರಿಸುವ ಉಡುಪನ್ನು ಆಯ್ದು ಮಾಡಿದ್ದಾರೆ. ನಿನ್ನ ಆಕರಮ ಅವಳ ಬ್ಲೋಸಿನ ಅಳತೆ ಒಳ್ಳಿದ್ದನಲ್ಲ ಆ ಮೂರೂ ಬ್ಲೋಜ್‌ಗಳನ್ನು ಅವರು ತ್ರೈವರ್ ಮೂಲಕ ತರಿಸಿದ್ದಾರೆ. ಅವಳು ಗೌತಮಿಯ ಎದುರು ಅದನ್ನು ಹಾಕಿಕೊಂಡು ಸರಿಯಾಗಿದೆಯೇ ಇಲ್ಲವೇ ನೋಡಬೇಕು. ಮತ್ತೇನಾದರೂ ದುರುಸ್ತ ಮಾಡುವಿದ್ದರೆ ತ್ರೈವರ್ ತಕ್ಷಣ ಹೋಗಿ ಮಾಡಿಸಿಕೊಂಡು ಬರುತ್ತಾನೆ.

ಹೃದಯದಲ್ಲಿ ವಿಚಿತ್ರವಾದ ಮಂಧನ ಶುರುವಾಯಿತು.

ಮೊದಲಬಾರಿಗೆ ಮೇಡಂ ಮಹತ್ತರ ಕೆಲಸಕ್ಕಾಗಿ ಆಯ್ದು ಮಾಡಿದ್ದಾರೆ. ಅವರ ಅಪೇಕ್ಷೆಯನ್ನು ಅವಳು ಪೂರ್ಣ ಮಾಡಬಲ್ಲಿಂದೇ? ಇಷ್ಟು ಬೇಗ ಮೇಡಂ ಅವಳನ್ನು ವ್ಯಾಪಸಾಯಿಕ ಜವಾಬ್ದಾರಿ ಹೊರಲು ಸಮರ್ಥಕಿಂದು ಹೇಗೆ ನಿರ್ಣಯಿಸಿದರು ಎಂಬ ಸಂಗತಿಯೇ ಅವಳಿಗೆ ಅಜ್ಞರಿಯನ್ನುಂಟುಮಾಡುತ್ತಿತ್ತು.

ಯಾರಾದರೂ ದೇಶಿ, ವಿದೇಶಿ ವ್ಯವಹಾರಸ್ಥರು ಆಭರಣ ನೋಡಲು ಆಯ್ದು ಮಾಡಲು ಬಂದಾಗ, ಆಭರಣ ಪ್ರದರ್ಶಿಸಲು ಯಾವುದಾದರೂ ಮಾಡೆಲ್ಲ ಆಗಲು ಬಯಸಿದ ಯುವತಿಯ ಜೊತೆ ಮೇಡಂ ಕಂಟ್ರಾಕ್ಟ್ ಮಾಡಿಕೊಳ್ಳುತ್ತಿದ್ದರು. ಮಾಡೆಲಿಂಗ್ ಉದ್ಯೋಗದಲ್ಲಿ ಹೊಸ ಹೊಸದಾಗಿ ಪ್ರವೇಶಿಸಿದ ಯುವತಿಯರು ಅವರ ವ್ಯವಹಾರದ ದೃಷ್ಟಿಯಿಂದ ಎರಡು ರೀತಿಯಿಂದ ಉಪಯುಕ್ತವಾಗಬಲ್ಲರು. ಮೊದಲನೆಯದಾಗಿ ಅವರ ವ್ಯಕ್ತಿತ್ವ ಬರಿದಾದ ಸ್ಲೇಟಿನ ಹಾಗೆ ಇರುತ್ತದೆ. ಅವರನ್ನು ಸ್ವಲ್ಪ ಪರಿಶ್ರಮದಿಂದ ಅನುಕೂಲ ಆಕಾರ ಪ್ರಕಾರಗಳಲ್ಲಿ ರೂಪಿಸಿಕೊಳ್ಳಬಹುದು. ಅವರಿಗೆ ಮುಗುಳುನಗಲು

యావ అందాజూ ఇరువదిల్ల, నడెదాడలు నిత్తిత రీతియిరువుదిల్ల, ప్రతిష్టేయ జంబ ఇరువదిల్ల. యావదే వ్యక్తితద సఫగ్రాహ్యతే మత్తు నోఎటవన్ను బహుతేక శొన్నగోళిసువంతహద్దేనూ అల్లిరువుదిల్ల. అంధవరన్ను ఉద్దేశకై తక్కంతే పోగిసికోళ్ల బహుదిత్తు.

ఎరడనేయదెందరే, అవరిగే గౌరవధనవన్ను నమ్మి ముతియోళగి కోట్టయా నడెయుత్తదే. అవరు కోట్టష్టమ్మ సంతోషవాగి తెగెదుకోళ్లత్తారే. మేలింద కృతజ్ఞతేయన్ను వ్యక్తపడిసుత్తారే.

గౌతమి తన్న కేలసద్ బగ్గె అత్యంత కల్పనాతీలభాగిరుత్తాళి. యావ ఆభరణాద దప్ప మాట తెరీద కోరళిన బ్లోజ్ మేలే ఎద్దు కాణుత్తదే. యావుదు చెన్నాగి కాణలు ఒందూ కోరళిన బ్లోస్ ఇరబేకాగుత్తదే ఎంబుదెల్ల అవళిగే గోత్తు. గమన సేళేయువ కలా విన్యాసదల్లి అవఖు పరిణతఖు. కలాత్కర్తకటేయ వ్యాపకారిక సూక్ష్మ గళన్ను బల్లవఖు.

ఎల్ల ఆభరణాగళన్నూ ధరిసియే తోఏరిసబేంకాగిల్ల. మేడం సూచనే కెలిసిరువంతే, బాబా జ్యువేలర్స్ స్ట్రయం వితేష రూపదింద విన్యాసగోళిసువల్లి వితేష అభిరుచి తోఏరిసిద కేలవు విత్తిష్ట ఆభరణాగళన్ను మాత్ర ధరిసి ప్రదర్శన మాడబేంకాగువుదు. వ్యాపారియాద గ్రాహక తాను ఖిరిదిసువ ఇచ్ఛేయింద ఆయ్యె మాడిద ఆభరణాగళన్నూ ధరిసికోండు ప్రదర్శన మాడబేంకాగుత్తదే. అనంతరపే అవసు తన్న నిషియవన్ను అంతిమగోళిసుత్తానే.

గాబరియాగుత్తిదే! ఆదరే గాబరియాగబేంకాద అవ్యక్తటేయే ఇల్ల. గౌతమి అవఖ జొతేయల్లిద్దాళ్లే-అవఖ సహాయక్కాగి. సిస్టర్ మారియా జచ్చినింద ఒందు సేపకి. అవర వ్యాపకారదల్లి ఒందు బగెయ మానవీయ కరుణేయిరుత్తదే. అదన్ను నావు ప్రత్యేకవాగి గురుతిసబముదు.

హోస అనుభవద అవకాశగఖు అవఖ వ్యక్తితద అవ్యక్త మగ్గులుగళ మేలే బేళకు జెల్లువ మహాత్మపూర్వ భూమికేయన్ను నిభాయిసబల్లవు. తన్న బగెగే తనగే ఎష్టు గోత్తిదే? తన్న శక్తి కౌతల, సామధ్యగళ అరివిదే? అనుభవవాగద అవు బేళకిగే బరువుదెంతు?

వితేష రూపదింద మేడం అవఖన్ను తన్న బళి ఇరిసికోండు ఒందు హోస పరిభూషేయన్ను కోడుత్తిద్దారే....

ఆకరమా మియా హోలిద బ్లోజ్గాగళన్ను అవఖు సలవార మేలే హాకికోండు తోఏరిసిదఖు.

గౌతమి తుటి కజ్జికోండు, కణ్ణుగళన్ను తీక్ష్ణవాగిసి అవఖన్ను హిందే

ಮುಂದೆ ತಿರುಗಿಸಿ ನೋಡಿದಳು. ಗಮನವಿಟ್ಟು ಶರೀರವನ್ನು ಇಂಚು ಇಂಚಾಗಿ ಅಳೆದು ತೂಗಿದಳು. ಯಾವ ಆತಂಕವಿಲ್ಲದೆ ಅವಳ ಮುಖಿದಲ್ಲಿ ಸಂತೋಷದ ಭಾವ ಚಿಮ್ಮಿತು. ಆಕರ್ಮ ಮಿಯಾನ ಕೆಲಸದ ಬಗ್ಗೆ ಪ್ರಶ್ನೆಯೇ ಇಲ್ಲ! ಇಂಚಿನ ಟೇಪಿನಿಂದ ದೇಹವನ್ನು ಅಳೆಯುವುದು ಮಿಯಾನ ಸಹಜ ಕೆಲಸ ಅಷ್ಟೇ. ನಿಜವಾದ ಟೇಪು ಅವನ ಮುದಿ ದೇಹದಲ್ಲಿನ ಯೌವನದ ಅಂಜನ ಹಚ್ಚಿದ ಕಣ್ಣ, ಅದರ ವಿಲಾಸ ತುಂಬಿದ ದೃಷ್ಟಿ. ಅದರಿಂದ ಹಣ್ಣಿನ ದೇಹದ ಯಾವ ಭಾಗದ ಉಪುಷಿನಲ್ಲಿಯೂ ಒಂದು ದಾರದಷ್ಟು ವ್ಯಾತಾಸವಾಗಗೊಡುತ್ತಿರಲ್ಲ.

ಮಿಯಾ ಪಕ್ಷವಾದ ಅನುಭವವುಳ್ಳವನು. ಅವನು ಹೇಳುತ್ತಿದ್ದ—“ಬೀಬೀ ನಾನು ಯಾವ ದಿನ ಅಲ್ಲಾನ ದಯಿಯಿಂದ ಮತ್ತಿನ್ ಮೇಲೆ ಪೆಡಲ್ ತುಳಿಯಲು ಯೋಗ್ಯನಾದನೋ, ಇಂಚಿನ ಟೇಪನ್ನು ನಾನು ಬದನೆ-ಕುಂಬಳಕಾಯಿಯವರಿಗಾಗಿ ಕೊರಳಲ್ಲಿ ತೂಗು ಹಾಕಿಕೊಳ್ಳುತ್ತಿದೆ. ರುಚಿಕರವಾದ ಕೋಳಿಯನ್ನು ಪೂರಾ ತಿನ್ನುವವರಿಗಾಗಿ ಅಲ್ಲ”.

“ಅವಳು.... ಮಿಜಾಂಪುರದ ಪ್ರಸಿದ್ಧ ವೇಶ್ಯೆಯಿದ್ದಳ್ಲ.... ಏನು ಹೇಸರು-ಜಾಹಿರಾ ಬೇಗಂ” ಅವಳ ಹೇಸರು ನಾಲಗೆಯ ಮೇಲೆ ಕಣ್ಣಮುಖ್ಯಲೆ ಕುಣಿಯಿತು ಅವಳ ಹೇಸರಿನ ನೆನಪಿನ ಅಮಲಿನಲ್ಲಿ. “ಅವಳ ತುಮರಿಯ ಅಮಲಿನಲ್ಲಿ, ಹೊಸ್ತಿಲಿನಲ್ಲಿ ಗುಣಗ್ರಾಹಿಗಳಾಗಿ ಬಂದು ನಿಂತ ರಾಜ ಮನೆತನದ ದೊಡ್ಡ ಜನ ಕೂಡ ತಲೆಮಾಗುತ್ತಿದ್ದರು. ಅವಳ ತುಂಬಿದ ಯೌವನದಲ್ಲಿ ಯಾವುದೋ ಒಬ್ಬ ಪ್ರೇಮಿ ಶತ್ರುವು ಪಾನೀಯದಲ್ಲಿ ಭಂಗಿಯನ್ನು ಕದಡಿ ಜೀವ ತಗೊಂಡುಬಿಟ್ಟು, ಹೇಳುತ್ತಿದ್ದಳ್ಲ— “ಮಿಯಾ ಆಕರ್ಮ, ಆ ದುಷ್ಪ ಇಂಚಿನ ಟೇಪನ್ನು ನಮ್ಮ ಕಣ್ಣಿನ್ದೆರು ತರಬೇಡ. ಬೆಲೆಯುಳ್ಳ ಮಲಭಾರಿ ಸಿಲ್ಲಿನ ಕುರಾದ ಬಣ್ಣವನ್ನೇ ಹಿಂದೆ ಮುಂದೆ ಮಾಡಿಬಿಡ್ಡೀಯಾ. ಕಣ್ಣ ಮುಚ್ಚಿ ನಾವು ಮಂಚದ ಮೇಲೆ ಮಲಗಿರ್ದೇವೆ. ಕೈಯಿಂದ ದೇಹದ ಉಬ್ಬತಗ್ಗಳನ್ನು ಅಳೆದುಬಿಡು ಮಿಯಾ? ಮಿರಾನ್ ಮೇಲೆ ಆಣ, ಬೀಬೀ! ಕೈಯಿಂದ ದೇಹದ ಬಂಗಾರವಣಿದ ಗೋಲಗಳನ್ನು ಅಳಿದೆ, ಒಂದು ದಾರ ಕೂಡ ಕಟಿಂಗಾನಲ್ಲಿ ಹೆಚ್ಚು ಕಡಿಮೆ ಆಗಲಿಲ್ಲ. ದಂಗೆಗಳು-ಉಪದ್ರವಗಳ ನಮ್ಮನ್ನು ಕರಿನಾಗವಾಗಿ ಕಡಿದವು. ಮೇಲಿಂದ ಅವಳ ಮರಣ ಹೊಂದಿದಳು... ಇಲ್ಲವಾದರೆ ಈ ಧ್ವಸ್ತಗೊಂಡ ಪ್ರದೇಶದಲ್ಲಿ ಯಾರು ಅದೃಷ್ಟ ಹುಡುಕ್ಕಾ ಇಂಚ್ ಟೇಪ್ ತಿರುಗಿಸುತ್ತ ತನ್ನ ಕಣ್ಣಗಳನ್ನು ಕುರುಡಾಗಿಸಿಕೊಳ್ಳಾ ಇದ್ದು...”

“ನಮಗೆ ಮಿಯಾಂ, ನಿಮ್ಮ ಮಾತಿನಲ್ಲಿ ನಂಬಿಕೆಯೇ ಬರುತ್ತಿಲ್ಲ” ನಾವು ಪ್ರತಿವಾದ ಹೂಡಿದೆವು. “ಮಿಜಾಂಪುರದಂತಹ ಹಿಂದುಳಿದ ಪ್ರದೇಶದಲ್ಲಿ ಹಂಗಸರು ಬುರಕಾ-ಸರಗುಗಳ ಆಜ್ಞಾದನೆಯಿಲ್ಲದೆ ಕತ್ತಲ ರಾತ್ರಿಯಲ್ಲಿ ಮುಖವನ್ನು ಹೊರಗೆ ತೋರಿಸೋದಿಲ್ಲ, ನೀವು ಹೇಳುತ್ತಿರಿ...”

ಅವಿಗೆ / ೨೬

“ತೋಬಾ... ನಾನೇನು ಸುಳ್ಳು ಹೇಳಿದೇನಾ ಬೀಬೀ! ಪರದೆ ಸರಿಸಲು ಧ್ಯೇಯ ತೋರುವರಿಗಾಗಿ ಬೀಬೀ, ಬುಕ್‌ರ್‌ಸರ್‌ಗು ದೇಹದಾಚೆ ಹಾರುವುದು ಯಾವ ಕಷ್ಟ?”

ಅವಳು ಏನೋ ಗೊಂದಲದಲ್ಲಿರುವುದನ್ನು ಅರಿತ ಗೌತಮಿ ಕೇಳಿದಳು-

“ಹೇಳು ನಮಿತಾ”

ಗಲ್ಲವನ್ನು ಎದೆಗೆ ತಾಗಿಸಿ ನಾಚಿಕೆಯ ಧೃಷ್ಟಿಯಿಂದ ತನ್ನ ಎದೆಯನ್ನು ನೋಡಿಕೊಡಳು.

“ಹುತ್ತಿಗೆಯ ಭಾಗ ಅವಶ್ಯಕತೆಗಿಂತ ಜಾಸ್ತಿ ತೆರೆದುಕೊಂಡಂತೆ ಅನಿಸೋದಿಲ್ಲವಾ?”

“ಆಕರಮ ಮಿಯಾನ ಜಾಣಿತನದ ಹೊರತೂ ವಿಶೇಷವೇನೂ ಕಂಡು ಬರ್ತು ಇಲ್ಲ. ನಿನಗೆ ಪ್ಯಾಡೆಡ್ ಬ್ರಾದ ಅವಶ್ಯಕತೆ ತುಂಬಾ ಇದೆ. ನಿನ್ನ ನಂಬರ್ ಯಾವುದು? ಸಿಸ್ಟರ್ ಮಾರಿಯಾಗೆ ಹೇಳಿ ಪ್ಯಾಡೆಡ್ ಬ್ರಾ ತುತ್ತಾಗಿ ತರಿಸಬೇಕಾಗಿದೆ” ಗೌತಮಿ ಚಿಂತಿತಳಾಗಿ ಹೇಳಿದಳು.

“ಮೂರತ್ತೆರದು.”

“ಕಪ್ಪಾ?”

“ಗೋಲ್” ಹೇಗೆ ಹೇಳಿದಳು ಮೊದಲು ಇದೆಲ್ಲ ಗೊತ್ತೇ ಇರಲಿಲ್ಲ. ಲಿಂಕಿಂಗ್ ರೋಡಿನ ಪ್ರಾಥಮಾತ್ರಾನಲ್ಲಿ ತಳ್ಳುಗಾಡಿಯವನಿಂದ ಖರೀದಿಸುತ್ತಿದ್ದಳು. ಸ್ಕ್ರಿತಾ ತಡೆದಿದ್ದಳು... “ಇದೇನು ಖರೀದಿ ಮಾಡ್ತಿದೀಯಾ? ನಿನಗೆ ಗೋಲ ಕಪ್ಪಾ ಬೇಕಾಗುತ್ತದೆ.”

ಗೌತಮಿ ತಕ್ಷಣ ಕೆಳಗಿದ್ದ ಸಿಸ್ಟರ್ ಮಾರಿಯಾಳಿಗೆ ಇಂಟರ್ ಕಾರ್‌ ಮೂಲಕ ಸೂಚನೆ ಕೊಟ್ಟಳು. ಅನಂತರ ನಮಿತಾಳ ನಾಚಿಕೆಯನ್ನು ಪರಿಹಾಸ ಮಾಡುತ್ತ ಹೇಳಿದಳು.

“ಇಪ್ಪತ್ತನೆಯ ಶತಮಾನದಲ್ಲಿ ನೀನು ಹದಿನೆಂಟನೆಯ ಶತಮಾನದ ನಮೂನೆಯವಳು. ದೇಹದ ಅನುಪಾತದಲ್ಲಿ ಎಲ್ಲಿಯಾದರೂ ಏನಾದರೂ ಕೊರತೆ ಕಾಣಿಸಿದರೆ, ಅದನ್ನು ದೂರ ಮಾಡಿಕೊಳ್ಳುವುದರಲ್ಲಿ ಅಶ್ಲೀಲತೆಯೇನಿದೆ? ಪ್ಯಾಡೆಡ್ ಬ್ರಾ ಉಪಯೋಗಿಸುತ್ತಲೇ ನಿನಗೆ ಅದ್ವಿತವಾದ ಮಾಂಸಲ ಅನುಭವದಿಂದ ರೋಮಾಂಚನವಾಗುವುದು. ಉನ್ನತವಾದ ವ್ಯಾಕ್ಷಣಿ ನಿನ್ನ ಸುಂದರ ವ್ಯಕ್ತಿತ್ವಕ್ಕೆ ಜಮಾತ್ಯಾರಿಯಾದ ಆತ್ಮವಿಶ್ವಾಸವನ್ನು ಕೊಡುತ್ತದೆ. ಮರೆಯಬೇಡ, ಸ್ತ್ರೀಯ ಅಸ್ತಿತ್ವದ ಇಂದ್ರಜಾಲ ರೂಪುಗೊಳ್ಳುವುದೇ ಅವಳ ದೇಹದಿಂದ. ನಾನು ಆಭರಣಗಳ ಶಿಲ್ಪದ ಇತಿಹಾಸವನ್ನು ಶೋಧಿಸಲು ಹೊರಟಾಗ ನನಗೆ ಕಂಡು ಸ್ತ್ರೀದೇಹದ ಜಾದೂ ಶಿಲ್ಪವೇ. ಆಭರಣಗಳನ್ನು ಧರಿಸುವ ಮುನ್ನ ನಿನಗೆ ಅದರ ಅಂತರಂಗವನ್ನು ತಿಳಿಸಲು ಇದನ್ನೇಲ್ಲ ಹೇಳಿದೆ.”

ಗೌತಮಿ ತಿಳಿವಳಿಕೆ ಹೇಳಿದಳು.

ಆಭರಣ ಧರಿಸಿದ ಸ್ತ್ರೀ ತನ್ನ ದೇಹದ ಇಂದ್ರಜಾಲಿಕ ಸ್ವರ್ಶದಿಂದ ಅವನನ್ನು ಎಚ್ಚರಿಸಿದಾಗ, ಆಭರಣಗಳ ಸಮ್ಮೂಹನವು ನೋಡುವವನ ತಲೆಗೇರಿ ಅವನನ್ನು

೨೬೪ / ಆವಿಗೆ

ನುಡಿಸುತ್ತದೆ! ಅವನ್ನು ಧರಿಸಿದಾಗ ಲಾವಣ್ಯಮಯಿ ಅಂತಲ್ಕೇನವಾಗಿ, ತನ್ನಂತೆಯೇ ಅಡಗಿಹೋದ, ಶತಶತಮಾನಗಳ ಮಹಾರಾಣಿಯರು, ದೇವದಾಸಿಯರು, ಶೈಕ್ಷಿ ಪತ್ತಿಯರು ಗೃಹಿಣಿಯರಲ್ಲಿ ಪರಕಾಯ ಪ್ರವೇಶ ಮಾಡಿ ಆ ಕಾಲಖಂಡದಲ್ಲಿ ಹೋಗಿ ನಿಂತಾಗ, ತನ್ನ ಕಲ್ಲಾ ಸಂಸ್ಕೃತಿಯ ಚೆಬ್ಬವದೊಂದಿಗೆ ಪುನಃ ಪ್ರತಿಪ್ರಾಪನೆಗೊಳ್ಳುತ್ತಾಳೆ.”

“ನೀನು ಈ ಆಭರಣಗಳನ್ನು ಧರಿಸಿ ಆ ಕಾಲಖಂಡವನ್ನು ಪುನಃ ಅವಶರಿಸುವಂತೆ, ಪ್ರತ್ಯೇಕವಾಗುವಂತೆ ಮಾಡಬೇಕು ನಮಿತಾ! ನೀನು ನಿನ್ನನ್ನು ಮರೆತುಬಿಡಬೇಕಾಗುತ್ತದೆ. ನೀನು ಆಗ ವರ್ತಮಾನದಲ್ಲಿ ಎಲ್ಲಿಯೂ ಇರುವುದಿಲ್ಲ. ನಿನ್ನಲ್ಲಿ ಆಗ ಕೇವಲ ಆ ಸ್ತೀಯರು ಆವಿಭಾವಿಸುತ್ತಾರೆ—ಶೈಕ್ಷಿ ಪತ್ತಿಯರು, ಯಾವುದೋ ಕ್ಷತ್ರಾಣಿಯರು, ದೇವದಾಸಿಯರು!”

ರತ್ನವಿಚಿತ ಆಭರಣಗಳನ್ನು ಬೇಪ್ರದಿಸುತ್ತ, ಒಂದು ಕೆತ್ತನೆಯ ಆಭರಣವನ್ನು ಎತ್ತಿಕೊಂಡು ಗೌತಮಿ ರಿಷ್ವವಾಚ್ ಮೇಲೆ ಕಳ್ಳು ಹಾಯಿಸಿದಳು.

“ಹತ್ತು ನಿಮಿಷಗಳ ಸಮಯವಿದೆ ಇನ್ನು ನಿನ್ನ ಬಳಿ. ಈ ಸ್ತೀಯರ ಜಿತ್ತಗಳನ್ನು ಗಮನವಿಟ್ಟು ನೋಡಲು ಬಯಸಿದಲ್ಲಿ ಪಟಾಪಟ್ ಈ ಆಲ್ಭಂ ತಿರುವಿಹಾಕು.”

“ಬಟ್ಟೆ ಬದಲಾಯಿಸಲಾ ಹೊದಲು?”

ಕೈಯಲ್ಲಿನ ಕಿವಿಯ ಆಭರಣವನ್ನು ಪೆಟ್ಟಿಗೆಯಲ್ಲಿ ಹಾಕಿದಳು ಗೌತಮಿ.

“ಸ್ವಲ್ಪ ಲಂಗದ ಲಾಡಿಯನ್ನು ಬಿಚ್ಚು ಗಂಟು ಬಿದ್ದಿರಬೇಕು ಅನಿಸುತ್ತದೆ” ಅವಳು ಗೌತಮಿಯನ್ನು ಆಗ್ರಹಿಸಿದಳು.

ಸಡಿಲಗೊಳಿಸುತ್ತಿದ್ದ ಗೌತಮಿಗೆ ಒಂದು ವಿನೋದ ಹೊಳೆಯಿತು.

ಅವಳು ಹತಾತ್ಮನೇ ಅವಳ ಬ್ರಾಹ್ಮ ಹುಕ್ಕ ತೆಗೆದಳು ಕೈಯಾಡಿಸಿದಳು.

“ನನ್ನ ಸಲಹೆ ಕೇಳ್ಣೀಯಾ?”

“ಏನೆಂದು ಕೇಳಬೇಕು ಹೇಳುವುದಾದರೂ ಹೇಗೆ?” ಗೌತಮಿಯ ಕಾರ್ಯದಿಂದ ಅವಳು ಒಮ್ಮೆಲೇ ಅಸಹಜಗೊಂಡಳು. ದನಿಯಲ್ಲಿ ಉಸಿರು ತುಂಬಿಕೊಂಡಿತ್ತು.

“ಉಂಟ ಮಾಡುವಾಗ ದಿನಾಲೂ ಗೊಸನ್ನು ಬೇಯಿಸಿಕೊಂಡು ತಿನ್ನು”

“ಅದರಿಂದ ಏನಾಗುತ್ತದೆ!”

“ನಿನ್ನ ವಕ್ಕ ಪುಷ್ಟವಾಗುತ್ತದೆ.”

“ಅದನ್ನೆಲ್ಲ ಯೋಚನೆ ಮಾಡಲು ಸಮಯವಾದರೂ ಎಲ್ಲಿರುತ್ತದೆ?” ಕೈಯನ್ನು ಬೆನ್ನುಹಿಂದೆ ಒಯ್ಯು ಅವಳು ತನ್ನ ತೆರೆದ ಬ್ರಾಹ್ಮ ಹುಕ್ಕ ಹಾಕಿಕೊಂಡಳು.

“ಇವತ್ತಿನ ನಂತರ ನೀನು ನಿನ್ನ ಬಗ್ಗೆ ನಿಸ್ತಿತವಾಗಿಯೂ ಯೋಚಿಸುತ್ತೀಯ” ಅವಳು ಮುಖ ಉಬ್ಬಿಸಿ ಆಡಿದ ಮಾತಿನ ಬಗೆಗೆ ಗಮನಕೊಡದೆ ಗೌತಮಿ ಹೇಳಿದಳು.

“ಹೂಂ, ಇಂದಂತೂ ಕಳೆಯಲಿ ಆಲ್ಭಂ ಎಲ್ಲಿರಬಹುದು?”

“ಡಿವೈಡರ್ ನ ಮೂರನೇ ನಂಬರಿನ ಡ್ರಾಫರ್ ನಲ್ಲಿ.”

ಅವಳು ಎದ್ದು ಹೋಗಿ ಎತ್ತಿಕೊಂಡು ತಂದಳು.

ಮೊದಲನೆಯ ಪುಟದಲ್ಲಿಯೇ ಕಣ್ಣ ತಡೆದು ನಿಂತಿತು-ತಡೆದು ನಿಂತಿತು ಸ್ತುಬಿ! ಸುಜಾತಾ ಬಜಾಜ್ ಜಿತ್ತಿಸಿದ ಅವಧದ ಕ್ಷತ್ರಿಯ ಸ್ತೀಯ ಪರಂಪರಾಗತ ವೇಷ ಭೂಷಣಗಳಿಂದ ಸಚ್ಚಿತ, ಮಂತ್ರ ಮುಗ್ಗೆಗೊಳಿಸುವ ಸೌಂದರ್ಯ. ಜಿತ್ತಾಕರ್ಣಕ ಆಭರಣಗಳ ಗರಿಮೆಯ ಹೊಳಪ್ಪ. ಜಂಪರ, ತುಂಬು ಸ್ತನ ಸುತ್ತಿಬಂದ ಬನಾರಸಿ ಲಂಗ, ಮೇಲುಹೊದಿಕೆಯ ಹೊದಿಕೆ. ಕಂತದಲ್ಲಿ ನಾಣ್ಯಗಳ ಸರ. ಹೊಕ್ಕುಳವರೆಗೆ ಶೂಗಾಡುವ ಸೀತಾರಾಮಿ, ಕುತ್ತಿಗೆಗೆ ಹೊಂದಿ ಕಂತಾಭರಣ ಜೊತೆಗೆ ಬಟ್ಟಾಣಿ ಸರ. ಓಂಕರದಲ್ಲಿ ಗೇಣು ಅಗಲದ ಓಂಕರಪಟ್ಟಿ, ಕಿವಿಯಲ್ಲಿ ಓಲೆ, ಮೂಗಿನಲ್ಲಿ ಬುಲಾಕು, ಬೈತಲೆಯಮೇಲೆ ಮಂಗಟೀಕಾ, ಮುಂಗೃಯಲ್ಲಿ ಅಗಲವಾದ ಬಳೆಗಳು. ಬಳೆಗಳ ಮೇಲುದೆ ಬಾಜುಬಂದ, ಹಿಂದೆ ಪಣೀಲಿ ಮುಂದೆ ಬಳೆ.

ಹೆಚ್ಚಿಯಿಡುತ್ತಿರುವ ರಾಜಪೂತಿನಿಯ ಕಾಲುಗಳಲ್ಲಿ ಕಿಣಿಗುಟ್ಟುವ ಕಾಲುಗೆಚ್ಚಿ.

ಅವಳ ದೇಹದಲ್ಲಿ ವಿಚಿತ್ರ ರೀತಿಯ ಕಂಪನವಾಯಿತು.

ಜಿತ್ತರಿಗಳನ್ನು ಒಂದರ ನಂತರ ಒಂದು ಮಗುಚಕೊಡಗಿದಳು.

ಪ್ರತಿಯೊಂದು ಜಿತ್ತಪೂ ಪುಟಗಳಿಂದ ಹೊರಬಂದು ಅವಳ ಒಳಗಿನ ಬಾಗಿಲು ತರೆಯುತ್ತೊಡಗಿತು-ಭನನ...ಭನನ...

ಕೆಲಸ ಬಿಟ್ಟು ಬಂದ ಗೌತಮಿ ಅವಳ ಮೇಲಿನಿಂದ ಬಾಗಿದಳು.

“ವಿನಾದರೂ ತೋಂದರೇ?”

ಉಚ್ಛ್ವಾಸ ಬಿಡುತ್ತ ನಿಶ್ಚಯವಾಗಿ ಅವಳು ಗೌತಮಿಯ ಮೋರೆಯನ್ನು ನೋಡಿದಳು.

ಗೌತಮಿಯ ಧ್ಯೇಯತುಂಬುವಂತೆ ಅವಳ ಭುಜವನ್ನು ತಟ್ಟಿದಳು.

“ಹೊರಗೆ ಬಾ, ಅಲ್ಲೇ ಕೂತುಕೊಂಡಿದ್ದರೆ ನಾವು ಬೇರೆಯದೇ ನಮಿತಾಳನ್ನು ಹುಡುಕಬೇಕಾಗುವುದು...”

“ಒಳ್ಳೆಯದು... ಹೇಳು... ಕಾಫಿ ಕುಡಿತ್ತಿರುತ್ತಾ? ಸಿಸ್ಕೋ ಮಾರಿಯಾಳ ಸೂಚನೆ ಗಂಟೆ ಬಾರಿಸಲು ಇನ್ನು ಮೂರು ನಿಮಿಷ ಇವೆ.”

“ಹೂಂ.....”

“ಬ್ಲೂಕ್?”

“ಹಾಲು ಹಾಕಿದ್ದು...”

ಗೌತಮಿ ತಕ್ಕಣ ಅಡುಗೆ ಮನಸೆಗೆ ಪೋನ್ ಮಾಡಿದಳು. ನಿಶ್ಚಯವಾಗಿಯೂ ‘ಶಾಬ್ದ’ ಪೋನ್ ಎತ್ತಿರುಬಹುದು. ಅವನಿಗೆ ತಕ್ಕಣ ಶೋರೂಂಗೆ ಏರಡು ಹಾಲು ಹಾಕಿದ ಕಾಫಿ ಕಳಿಸಲು ಹೇಳಿದಳು.

ಕಾಫಿಯನ್ನು ಗುಟುಕರಿಸುವಾಗ ಅವಳಿಗೆ ನಿಜವಾಗಿಯೂ ಚೈತನ್ಯ ಬಂದಿತ್ತು.

“ಸಂಜಯ ಕನೋಯಿ ಆಯ್ದುಮಾಡಿದ ಆಭರಣಗಳನ್ನು, ಹಾಗೆಯೇ ಅವರ

೨೬ / ಆವಿಗೆ

ಕೈಗೆ ಮಾರಲಾಗುವುದೇ?” ಅವಳು ಮನಸ್ಸಿಗೆ ಬಂದ ಪ್ರಶ್ನೆ ಮಾಡಿದಳು.

“ಇಲ್ಲ... ಇಲ್ಲ. ಮಾದರಿಯ ಆಭರಣಗಳು ಮಾರುವುದಕ್ಕಾಗಿ ಇರುವುದಿಲ್ಲ. ಕೇವಲ ಆಯೊಯ ಸೌಕರ್ಯಕ್ಕಾಗಿ ಮಾತ್ರ. ಆ ರೀತಿಯ ಆಭರಣ ಅವರಿಗೆ ಎಷ್ಟು ಬೇಕು. ಹರಳು ಕೆತ್ತನೆ ಮಾಡಿದ್ದೋ, ಅಥವಾ ಬರಿಯ ಬಂಗಾರದ್ದೋ, ಈ ಆರ್ಡರ್ ಅದರಿಂದ ಸಿಕ್ಕ ಮೇಲೆ ನಾವು ಸೂನಗಾರರಿಂದ ಕಾರಬೂನೆಯಲ್ಲಿ ಮಾಡಿಸೇವೆ. ಒಟ್ಟು ಬಿಲ್ಲಿನ ನಲವತ್ತು ಪ್ರತಿಶತ ಮುಂಗಡವಾಗಿ ತಗ್ಲೊಳೋದನ್ನ ನಾವು ಮರೆಯೋದಿಲ್ಲ. ಉಳಿದ ರಕಂ ಮಾಲು ಒಪ್ಪಿಕೊಟ್ಟಿದ್ದೇಲೆ. ಎಕ್ಸ್‌ಪ್ರೋಚ್ ಜವಾಬ್ದಾರಿ ಮತ್ತು ಬಾಕಿ ವ್ಯವಹಾರದ ಅಡ್ಡ ಆತಂಕಗಳು ಅಪಾಯಗಳು ಅವರವು. ವಾಸ್ತವವಾಗಿ ಈ ಬಗೆಯ ವ್ಯಾಪಾರಗಳೇ ನಮಗೆ ಲಾಭದಾಯಕ.”

“ಆಭರಣ ತಯಾರು ಮಾಡೋರು ನಾವು, ಮಾರಾಟ ಮಾಡೋರು ಅವರಾ?”

“ಇಲ್ಲ, ನಾವೂ ಹೊರಗಡೆ ನಿಯಾರತ ಮಾಡೇವೆ. ಆದರೆ ನಿಯಾರತಕ್ಕಾಗಿ ವಿದೇಶಗಳಲ್ಲಿ ಯಾವ ರೀತಿಯ ಚೌಕಟಿ ತಂತ್ರಗಳನ್ನು ಅನುಸರಿಸಬೇಕು ಅನ್ನುವ ವಿಷಯದಲ್ಲಿ ನಾವು ಸ್ವಯಂ ಅಸಹಾಯಕತೆಯನ್ನು ಅನುಭವಿಸುತ್ತಿದ್ದೇವೆ. ಹೋಟಗಟ್ಟುಲ್ಲಿ ಸುರೀಬೇಕು ಮತ್ತು ವಸೂಲಿಯ ಕಷ್ಟ ಬೇರೆ. ಒಂದೆರಡು ಬಾರಿಯಂತೂ ಕಾಲು ಚಾದರದ ಹೊರಗಡೆಯೇ ಆಗಿತ್ತು.

ಅಥ ಕಾಫಿ ಇನ್ನೂ ಇತ್ತು. ಸಿಸ್ಟರ್ ಮಾರಿಯಾಳ ಪ್ರೋನ್ ಬಂತು ನಮಿತಾಳನ್ನು ಕೆಳಗೆ ಕೆಳಿಸಿಕೊಡುವಂತೆ.

“ಮುಗಿತು” ಗೌತಮಿ ನಸು ಮುಗುಳ್ಳಕ್ಕು ಅವಳಿಗೆ ಸಮಾಧಾನ ಹೇಳಿದಳು.

“ಗುಡ್‌ಲಕ್ಸ್.”

“ಧ್ಯಾಂಕ್‌ಯೂ” ಕೊನೆಯ ಗುಟುಕು ಅವಳನ್ನು ಸರಿಯಾದ ಸ್ಥಿತಿಗೆ ಮರಳುವಂತೆ ಮಾಡಿತು.

ಸಿಸ್ಟರ್ ಮಾರಿಯಾಳೆಂದಿಗೆ ಅವಳು ಗಾಡಿಯಲ್ಲಿ ಹೋಗಿ ಕುಳಿತಳು.

ನಿಯಮದಂತೆ ಅವಳು ವೇದಲಭಾರಿಗೆ ಬ್ರಹ್ಮಿ ಪಾಲರ್‌ಗೆ ಹೋಗುತ್ತಿದ್ದಾಳೆ.

ಬ್ರಹ್ಮಿ ಪಾಲರ್ ಬಗೆಗೆ ಅವಳು ಸಾಕಷ್ಟು ಕೇಳಿದ್ದಾಳೆ. ಮಮತಾ ಆಗಾಗ ಕಾಲು ಸ್ವಜ್ಞ ಮಾಡಿಸಲು ಹೋಗುತ್ತಿರುತ್ತಾಳೆ. ಈಗಲೂ ಹೋಗುತ್ತಿರಬಹುದು. ಆದರೆ ಬ್ರಹ್ಮಿ ಪಾಲರಿನ ಚಚ್ಚೆ ಅವಳ ಮಾತಿನ ಒಂದು ಭಾಗ ಆಗಿರುತ್ತಿತ್ತು. ಅದೂ ಕೂಡ ಎಲ್ಲಿ ಯಾವ ಬ್ರಹ್ಮಿ ಪಾಲರ್‌ನಲ್ಲಿ ಯಾವ ಕೌಶಲದಲ್ಲಿ ವಿಶೇಷಜ್ಞ ಹುಡುಗಿಯಿರದ್ದಾರೆ, ಚೀನೀ ಹಾಗೂ ದೇಶೀ ಹುಡುಗಿಯರ ಕೌಶಲದಲ್ಲಿ ವ್ಯತ್ಯಾಸವೇನು? ‘ಕಾಮಸುಖ’ ಕೊಡುವಲ್ಲಿ ಚೀನಿ ಹುಡುಗಿಯರ ಕೌಶಲವನ್ನು ಮೀರಿಸುವವರೇ ಇಲ್ಲ. ಅವಳು ಕಾಲೇಜಿನ ಶಿಪ್ರಾ ಬಗೆಗೆ ಗುಸುಗುಸು ಕೇಳಿದ್ದಳು. ಅವಳು ಹಿಲ್ ರೋಡ್‌ನ ‘ಗಾಸ್‌ಯಾನಾ’ದಲ್ಲಿ ಆಗಾಗ ‘ಕಾಮಸುಖ’ ಅನುಭವಿಸಲು ಹೋಗುತ್ತಿರುತ್ತಾಳೆ. ಅವು

ಫಿಲ್‌ನಿಮೂರ್‌ಪಕ. ಕಪ್ಪಹಣದ ರಾಶಿ ಕರಗುವುದು ಹೇಗೆ?

‘ವಾನ್’ ಬ್ಯಾಟಿ ಪಾಲ್‌ರ್ ಹೇಗೆದೆಯೋ. ಹೆಸರು ಕೇಳಿದರೆ ಜೀನಿ ಯುವತಿಯರದು ಅಂತಲೇ ಅನಿಸುತ್ತದೆ.

ಮುಮತಾಳ ಮಾತಿನಲ್ಲಿ ವಿಶ್ವಾಸ ಇಡಬೇಕು.

ಅವಳ ಗಲ್ಲಿಯಲ್ಲೇ ಮಾರಿನ್ ‘ಮೇವ್‌ರ್ ಸಾಬ ಬ್ಯಾಟಿ ಪಾಲ್‌ರ್’ ತರೆಯಲ್ಲವಾ?”

ಎರಡು ಮೂರು ವಾರಗಳ ಹಿಂದಿರಬಹುದು-ಪಳ್ಳಿಕ್ ಟೆಲಿಪೋನ್ ಬೂತ್‌ನಲ್ಲಿ ಪೋನ್ ಮಾಡಿ ಮರಳತ್ತಿದ್ದಳು. ತನ್ನ ಅಂಗಡಿಯ ಹೊರಬದಿಗೆ ನಿಂತು, ಸ್ವಜ್ಞತೆಯ ಕೆಲಸ ಮಾಡಿಸುತ್ತಿದ್ದ ಮಾರಿನ್ ಅವಳನ್ನು ಕರೆದಳು.

“ವಿನು ನಮಿತಾ? ಇಲ್ಲಿ ಬೂತ್‌ವರೆಗೆ ಪೋನ್ ಮಾಡಲು ಬರ್ತೀಯಾ, ನಮ್ಮನ್ನು ಭೇಟಿಯಾಗಲು ಒಂದು ಬಾರಿ ಬರಬಾರದಾ? ಉಂಟಾಂ, ನಾನು ನಿನ್ನ ಯಾವ ಮಾತನ್ನೂ ಕೇಳುವವಳಿಲ್ಲ. ನಾನು ನನ್ನ ಬ್ಯಾಟಿ ಪಾಲ್‌ರನ ಓಪನಿಂಗ್ ಡೇ ಕಾರ್‌ ಕೆಳಿಸಿದೆ, ನೀನು ಅದಕ್ಕೂ ಬರಲಿಲ್ಲ. ಜನಸಂದರ್ಶಿ ಬಹಳ ಇತ್ತು. ಫಿಲ್‌ಸ್ಪ್ರೋ ರೇಖಾ ಬಂದಿದ್ದಳು ರಿಬನ್ ಕತ್ತರಿಸಲು? ಗೊತ್ತಾ ನಿಂಗೆ?”

“ಉಂಟಾಂ... ಹೇಳಿದೆನಲ್ಲ, ಒಳಗೆ ಬಾ”

“ವಿನು ಕುಡಿತೀಯ ಹೇಳು, ತಂಪಾ, ಬಿಸಿನಾ?”

ಚಹಾ ಕುಡಿಯುವಾಗ ಮಾರಿನ್ ಅವಳಿಗೆ ಗಂಟುಬಿದ್ದಳು. ಹಟಮಾರಿ.

“ಬಾ, ನಿನ್ನ ಮುಬ್ಬಿ ಮಾಡ್ತೇನೆ. ನಿನ್ನ ಮುಬ್ಬಿ ಮಾಡಲು ವಿಶೇಷ ಕೆಲಸ ಇಲ್ಲ. ಯಾಕೆಂದರೆ ಇತ್ತೀಚೆಗೆ ‘ಗಜ್‌’ ಮುಬ್ಬಿನ ಘಾಶನ್ನೇ ಮರಳಿ ಬಂದಿದೆ. ಆದರೂ ಒಂದರಡು ಅನವಶ್ಯಕ ಕೂದಲುಗಳನ್ನು ತೆಗೆದುಹಾಕಬಹುದು. ಆಗ ಮುಬ್ಬಿ ಹೆಚ್ಚು ಶಾರ್ಪ್‌ ಅಗುತ್ತದೆ. ಚಹರೆ ಬಹಳ ಆಕರ್ಷಕ ಕಾಣಲು ತೊಡಗುತ್ತದೆ.”

ಆದರೆ ಅವಳು ಮುಗುಳನಗುತ್ತ ಮಾರಿನ್‌ಳ ಆಗ್ರಹವನ್ನು ತಳ್ಳಿಹಾಕಿದ್ದಳು. “ಹೆಚ್ಚು ಆಕರ್ಷಕ ಮಾಡುವ ವಿಷಯ ಹೇಳ್ತಾ ಇದಿಯಾ. ಅಂದರೆ ನಾನು ಆಕರ್ಷಕೆಳ್ಳೇ ಇದ್ದೇನೆ. ಸ್ನೇಹದರಿಂದ ಹೆಚ್ಚು ಆಗಲಿಕ್ಕೆ ಕೂದಲು ಕೇಳಿಸಿಕೊಳ್ಳೋ ನೋವನ್ನು ಯಾಕೆ ಸಹಿಸಿಕೋ ಬೇಕು? ಹೇಳು?”

ಬಹುಶಃ ಕೆಲಸಕ್ಕೆ ತಾನು ಬಿಲ್ ಮಾಡುತ್ತೇನೆಂದು ಮುಬ್ಬಿ ಸರಿಗೊಳಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾಳೆ ಎಂದು ಮಾರಿನ್ ತಿಳಿದಳು. ಅವಳು ಅವಳಿಗೆ ಭರವಸೆ ಹೇಳಿದಳು ಜಾರ್ಜ ಬಗ್ಗೆ ನೀನೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಅವಳ ಇಬ್ಬರು ಹೊಸ ಸಹಾಯಕರಿಗೆ ಕ್ಯೆ ಸುಧಾರಿಸಿಕೊಳ್ಳಲು ಗ್ರಾಹಕರು ಬೇಕಾಗಿದ್ದಾರೆ. ಪ್ರಕೃಟಿಯಾಗಿ ಕೂದಲು ಕೇಳುವಾಗ ಒಂದರಡು ಕೂದಲು ಹೆಚ್ಚಿಗೆ ಕಿರು ಅನ್ಯಥಾ ತಿಳಿಯಬಾರದು.

ಮಾರಿನ್‌ ಮಾತು ಕೇಳಿ ಕ್ಯೆಯಲ್ಲಿನ ಚಹಾ ಚೆಲ್ಲಿ ಹೋಗುವವ್ವು ನಗು ಬಂತು.

೨೫೮ / ಆವಿಗೆ

‘ಮೇಮ್ ಸಾಚ್’ ದ ಇಂಟೀರಿಯರ್ ಡೆಕಾರ್ಪೇಶನ್ ಬಗ್ಗೆ ಅವಳು ತುಂಬ ಹೊಗಳಿದಳು. ಆದರೆ ಪ್ರಶ್ನಂಸೆ ಕೇಳಿ ಮಾರಿನಳಿಗೆ ಅಷ್ಟೂಂದು ಸಂತೋಷವಾಗಲಿಲ್ಲ. ಸ್ವಲ್ಪ ಹೆಚ್ಚಿಗೆ ಚಿಂತಿತಳಾಗಿ ಅವಳು ಹೇಳಿದಳು—‘ಮೇಮ್ ಸಾಚ್’ಒಳ ಆವರಣದ ಸಿಂಗಾರಕ್ಕಾಗಿ ‘ಸಾರಸ್ವತ ಕೋ-ಆಪರೇಟಿವ್ ಬ್ಯಾಂಕ್‌ಒಂದ ಸಾಕಷ್ಟು ಸಾಲ ಪಡೆದುಕೊಳ್ಳಬೇಕಾಯಿತು. ಕೆಲಸವೆಲ್ಲ ಆಗಿದ್ದರೂ, ಸಾಲದ ಭಾರೀ ಕಂತು ತುಂಬವುದು ಹಾಗೇ ಇದೆ. ಸಹಾಯಕಿಯರಿಗೆ ಸಂಬಳ ಕೊಡುವುದರ ಹೊರತಾಗಿ ಅವಳು ಶನಗಾಗಿ ಸ್ವಲ್ಪವೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಾರಣವೆಂದರೆ ನಿಮ್ಮ ಮಧ್ಯಮ ವರ್ಗದವರ ಏರಿಯಾದಲ್ಲಿ ‘ಮೇಮ್ ಸಾಚ್’ ಇರುವುದು! ಎರಡನೆಯದಾಗಿ, ಅವರ ಪ್ರದೇಶದ ಹೆಂಗಸರ ಲೇಬರ್ ಚಾರ್ಜ್ ಕಡಿಮೆ ಇರುವುದರಿಂದ, ಅವರಿಗೆ ಖಿಚು ಮಾಡಲು ಸಾಮದ್ಯಾವಿರುವಷ್ಟೇ ಜಾರ್ಕ್ ಇಟ್ಟಿದ್ದಾಳೆ. ಖಿಚು ಹೇಗಿದ್ದರೂ ಹುಟ್ಟಿತ್ತಿದೆಯಂದು ಯೋಚಿಸಿ ರಾತ್ಮೋರಾತ್ಮ ಲೇಬರ್ ಚಾರ್ಜನ್ನು ಹೆಚ್ಚಿಗೆ ಮಾಡಿ ಹೆಚ್ಚಿಗೆ ಗಳಿಸುವ ಭೂಮೆಗೆ ಅವಳು ಹೋಗಿಲ್ಲ. ಹೆಚ್ಚಿನ ಪಗಾರು ಕೊಟ್ಟ ವಿಶೇಷ ತಪ್ಪಿ ಮಾಡುಗಿಯರನ್ನು ಅದಕ್ಕಾಗಿ ಅವಳು ಇಟ್ಟಿಕೊಳ್ಳಲಿಲ್ಲ.

ಸ್ಥಿತಿಯನ್ನು ಸಂಭಾಳಿಸಿಕೊಳ್ಳಲು ಅವಳು ಠಾವುದಾದರೂ ‘ಫಿಲ್ಮ್ ಬ್ಯಾಟಿಶಿಯನ್’ನಲ್ಲಿ ಸಹಾಯಕಳಾಗಿ ಕೆಲಸ ಮಾಡುವ ಉಪಾಯವನ್ನು ಯೋಚಿಸಿದ್ದಾಳೆ. ‘ಮೇಮ್ ಸಾಚ್’ ನಡೆಯಲು ಅವಳ ಅನುಪಸ್ಥಿತಿಯಲ್ಲಿ ಯಾವುದೇ ವಿಶೇಷ ಅಂತರವೇನೂ ಆಗದು. ಒಬ್ಬ ಕುಶಲ ಸಹಾಯಕಳನ್ನು ಅವಳು ನೇಮಕ ಮಾಡಿಕೊಳ್ಳುತ್ತಾಳೆ. ಲೆಕ್ಕ ಪತ್ರ ನೋಡಿಕೊಳ್ಳಲು ಮಾಡುವುದು ಕೌಂಟರ್‌ನಲ್ಲಿ ಕೂರಿಸುತ್ತಾಳೆ.

ಸಾಮಾನು ಖಿರೀದಿಸುವುದು—ಮಾರಾಟ ಮಾಡುವುದು ಈ ಜವಾಬ್ದಾರಿಗಳನ್ನೇಲ್ಲ ಸ್ವಯಂ ಮಾಡುತ್ತಾಳೆ. ಅವಳ ಗಂಡ ಜಾಕ್ ಬಗ್ಗೆ ಅವಳು ಖಿನ್ನಳಾಗಿ ಹೇಳಿದಳು. ಜಾಕ್ ಒಂದು ಮನುವನ ತಾಯಿಯಾದ ಸಿಲ್ವಿಯಾಳನ್ನು ಮದುವೆಯಾಗಿದ್ದಾನೆ. ಸಿಲ್ವಿಯಾ ನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಾಳೆ. ಕಾಯಂ ನೋಕರಿ ಇದೆ. ಸ್ವಂತದ ಮನೆ ಇದೆ. ಜಾಕ್‌ನ ಐದೂ ಬೆರಳುಗಳು ತುಪ್ಪದಲ್ಲಿ ಮುಖುಗಿವೆ. ತಲೆ ಕಡಾಯದಲ್ಲಿದೆ. ಸಿಲ್ವಿಯಾ ಅವನ ಕುಡಿಯುವ ಚಟುವನ್ನು ಬಿಡಿಸಿದ್ದಾಳಂತೆ. ಜಾಕ್ ಚಚೆಗೆ ಹೋಗುತ್ತಿದ್ದಾನಂತೆ. ಚನ್ನಾದ ಉದುಪು ಧರಿಸುತ್ತಾನೆ. ಹೀರೋ ಹಾಗೆ ಕಾಣಿಸುತ್ತಾನೆ....

ಜಾಕ್‌ನ ವಿಷಯವನ್ನು ಹೇಳುವಾಗ ಮಾರಿನಳ ಕಂತ ಕಟ್ಟಿಬಂದಂತೆ ಅನಿಸಿತು ಅವಳಿಗೆ.

“ನೀನು ಜಾಕ್‌ನನ್ನು ಮರೆತಿಲ್ಲವಾ?” ಅವಳು ಕೇಳಿದಳು.

“ಇಲ್ಲ”

“ಯಾಕೆ?”

“ನಿನಗೆ ಬಹುಶಃ ಗೊತ್ತಿಲ್ಲ ನಮಿತಾ, ಜಾಕ್‌ನನ್ನು ನಾನು ಬಿಟ್ಟಿಲ್ಲ. ಅವನೇ

ಅವಿಗೆ / ೨೫೯

ನನ್ನನ್ನು ಬಿಟ್ಟು ಹೊರಟುಹೋದ. ಕುಡಿತಾನೆ ಅಂತ ನಾನು ಅವನೊಡನೆ ತುಂಬಾ ಜಗಳ ಮಾಡ್ತು ಇದ್ದನಲ್ಲವಾ? ಹಾಗಂತ ಜಾಕ್‌ನ ಕ್ಯಾರೆಕ್ಟರ್ ಕೆಟ್ಟದಲ್ಲ. ಅವನಿಗೆ ಘಕ್ತ ಕುಡಿತದ ಚಟ್ಟ ಇದೆ. ಹೆಣ್ಣಿನದಿಲ್ಲ...!”

“ಕುಡಿತ ಬಿಡಿಸೋದಕ್ಕೆ ನೀನು ಪ್ರಯತ್ನ ಮಾಡಲ್ಪಿಲ್ಲವಾ?”

“ನಾನು ಕೇವಲ ಜಗಳ ಮಾಡಿದೆ. ಜಗಳ ಮಾಡಿದ್ದರಿಂದ ಅವನು ಇನ್ನಷ್ಟು ಕುಡಿದು ಬರೋದಕ್ಕೆ ಶುರುಮಾಡಿದೆ! ಸಿಲ್ಲಿಯಾ ಅವನ ಕುಡಿತವನ್ನು ಹೇಗೆ ಬಂದ್ದು ಮಾಡಿದಳೋ ಗೊತ್ತಿಲ್ಲ” ನನಗೆ ಸಿಲ್ಲಿಯಾ ಬಗ್ಗೆ ಬಹಳ ಮಶ್ರು ಉಂಟಾಗ್ತಾ ಇದೆ. ಹಾಗಂತ ಆ ಹೆಂಗಸೂ ಸಾಕಷ್ಟು ಕಷ್ಟ ಅನುಭವಿಸಿದ್ದಾಳೆ. ನನಗೆ ಚಚ್ಚೆನಿಂದ ಗೊತ್ತಾಯ್ತು. ಅವಳ ಫಸ್ಟ್ ಹಸ್ಟೆಂಡ್ ಯರವಡಾ ಜ್ಯೇಲಿನಲ್ಲಿ ಬಂದಿಯಾಗಿದಾನೆ. ಸ್ಕೂಲಿಂಗ್ ಪ್ರಕರಣದಲ್ಲಿ. ಮೂರು ವರ್ಷಗಳಿಂದ ಅವಳು ಅವನಿಂದ ಬೇರೆಯಾಗಿ ವಾಸ ಮಾಡಿದ್ದಳು. ಬಹಳ ಕಷ್ಟದಿಂದ ಅವಳಿಗೆ ತಲಾಕ್ ಸಿಕ್ಕು ಅವನಿಂದ.”

“ನೀನೂ ಯಾರಾದರೂ ಒಳ್ಳೆಯ ಹುಡುಗನನ್ನು ಹುಡುಕಿ ಯಾಕೆ ಮದುವೆಯಾಗಬಾರದು?” ಅವಳು ಮಾರಿನಳ ಹೃದಯವನ್ನು ತಡಕಾಡುವ ಪ್ರಯತ್ನ ಮಾಡಿದ್ದು.

“ಭೇ... ಇನ್ನು ನನ್ನ ಮದುವೆ ಅಂತ ಇಲ್ಲ. ಹೆಸರು ತಗೋಬೇಕು, ದುಡ್ಡ ಮಾಡಬೇಕು. ನನ್ನ ಜಾತಿಯಲ್ಲಿ ಒಳ್ಳೆಯಹುಡುಗರು ಎಲ್ಲಿ ಸಿಕ್ತಾರೆ?”

“ಫೇರಿಯಲ್ಲ ಮಲಗಿಕೊಂಡು ಮಾಡಿಸೋದಕ್ಕೆ ಇಷ್ಟಪಡ್ಡೀರಾ ಅಥವಾ ಕುಚೆಯಲ್ಲಿ ಕೂತುಕೊಂಡಾ?”

‘‘ವಾನ್’’ ಬ್ಲೌಟ್ ಪಾಲ್‌ರನ ಮಂಗೋಲಿಯನ್ ಲಕ್ಷ್ಮಿನಾಥ, ಗಟ್ಟಿ ಶರೀರದ, ಗೊಂಬೆಯಂತೆ ಕುಳ್ಳಿ ಬ್ಲೌಟ್‌ಶಿಯನ್ ಅವಳಿಗೆ ಪ್ರಶ್ನೆ ಮಾಡಿದಾಗ ಅವಳು ಬಂದು ಕ್ಷಣಿ ನಿಶ್ಚಯಾದಳು. ಹೇಗೆ ಮಾಡಿಸಿದರೆ ಒಳ್ಳೆಯದೋ, ಹೇಗೆ ಹೇಳುವುದು?

“ಮಲಗಿಕೊಂಡರೆ ಚನ್ನಾಗಿರುತ್ತದೆಯಾ?”

“ಈ ಯಾರ್...”

“ಹೇಗೆ ಮಾಡಿಸಿಕೊಳ್ಳೀರಿ?”

ಮತ್ತೆ ಫಜೆತಿಯಂಟಾಗಿ ಗಂಟಲು ಕಟ್ಟಿತು.

“ನನ್ನ ಚಮ್ಮ ಹೇಗೆ ಅನಿಸುತ್ತಿದೆ ನಿಮಗೆ?”

“ಸ್ವಲ್ಪ ಆಯಿಲೇ...”

“ಯಾವುದರಿಂದ ಮಾಡಿಸಿಕೊಳ್ಳುವುದು ಒಳ್ಳೆಯದು?”

“ಹುಕುಮರ್”

“ಅದನ್ನೇ ಮಾಡಿ” ಅವಳು ಒಪ್ಪಿಗೆ ಕೊಟ್ಟಳು.

“ನಿಮ್ಮ ಹೆಸರು?”

“ಲಿಯೋಮಾ”

“ನೀವು ಜೀನೀಯರಾ?”

“ಅಲ್ಲ...” ಅವಳು ನಕ್ಷತ್ರ “ನಾನು ನಾಗಾಲ್ಯಂಡ್‌ನವಳು.”

ಹುದುಗಿ ಮಾತನಾಡುತ್ತೇ ಅವಳ ತಲೆಯ ಒಂದು ಮೂಲೆಗೆ ಅಗಲವಾದ ಹೇರೊಬ್ಯಾಂಡ್ ಹಾಕಿ ಕೊದಲನ್ನು ಒತ್ತಿದ್ದಳು.

“ನಿಮ್ಮನ್ನು ನೀವು ಸದಿಲ ಬಿಟ್ಟಬಿಡಿ. ಶವಾಸನದಲ್ಲಿ” ಲಿಯೋಮಾ ಇಂಗ್ಲಿಷ್‌ನಲ್ಲಿ ಅವಳಿಗೆ ತಿಳಿಹೇಳಿದ್ದು.

ಅವಳು ಅವಳ ಆದೇಶವನ್ನು ಪಾಲಿಸಿದ್ದಳು.

ಕಣ್ಣ ಮುಚ್ಚಿದ್ದಳು. ಮಿದುಳಿನ ಕವಾಟವನ್ನು ಮುಚ್ಚುವ ಪ್ರಯತ್ನದಲ್ಲಿ ತೊಡಗಿದ್ದಳು. ಅವಳಿಗೆ ಏನೂ ಯೋಚಿಸುತ್ತಿಲ್ಲ. ಯೋಚಿಸಲು ಬಯಸುತ್ತಲೂ ಇಲ್ಲ.

ಅವಳ ಮುವಿ, ಕತ್ತು, ಹೆಗಲು, ಕೆವಿಯ ಹಿಂಭಾಗ ಲಿಯೋಮಾಳ ಕೋಮಲ ಬೆರಳುಗಳ ತುದಿಯಲ್ಲಿ ಲಯ ತಾಳಗಳ ನರ್ತನದಂತೆ ಮಾಡುತ್ತ, ಇಂದ್ರಜಾಲಿಕ ಸ್ವರ್ಪದಿಂದ ಆತ್ಮನಂದದಲ್ಲಿ ಮುಖುಗಿಸುತ್ತ, ಮಂಪರಿನ ಕಡೆ ಬಯಸುತ್ತಿಟ್ಟಳು.

ಮಾರಿನಳ ಬೆರಳುಗಳಲ್ಲಿಯೂ ಇದೇ ಬಗೆಯ ಜಾಡೂ ಇರಬಹುದು.

ಮುಮತಾ ಏನಾದರೂ ಸಿಕ್ಕಿದರೆ ಅವಳಿಗೆ ನಿಸ್ಟಿತವಾಗಿ ‘ವಾನ್’ ಬ್ಯಾಟಿಪಾಲ್‌ರ ವಿಷಯ ಹೇಳುವಳು ಮತ್ತು ಲಿಯೋಮಾಳ ಬೆರಳುಗಳಲ್ಲಿ ಎಂಥ ಸಮ್ಮೋಹನವಿದೆ— ಅದನ್ನೂ ಹೇಳುವಳು. ಎಚ್ಚರವೇ ಇರುವುದಿಲ್ಲ...

ಆಭರಣದ ಶೋರೂಂನ ಹಿಂದುಗಡೆ ಕಳ್ಳ ಕೋಣೆಯಂತೆ ನಿಮಿಂತವಾದ ಏರ್ ಕಂಡೀಶನ್‌ಗ್ರೈನ್‌ರೂಂನಲ್ಲಿ ಸಿಸ್ಟರ್ ಮಾರಿಯಾ ಅವಳನ್ನು ತಂದು ಕೂರಿಸಿದ್ದಳು.

ಮೊದಲ ಬಾರಿಗೆ ಅವಳು ಆ ಗ್ರೈನ್ ರೂಂ ನೋಡಿದ್ದಳು. ಅದನ್ನು ಬಹಳ ಕುಶಲತೆಯಿಂದ ಅಶ್ವರೋಣಿನ ಕೆತ್ತನೆಯ ಪರದೆಯ ಹಿಂದೆ ಅಡಗಿಸಿಟ್ಟಂತೆ ತೋರುತ್ತಿತ್ತು.

ಸಿಸ್ಟರ್ ಮಾರಿಯಾ ಅವಳಿಗೆ ಸೀರೆಯುಡಿಸಲು ಬಯಸುತ್ತಿದ್ದಳು. ನೇರವಾದ ಸೆರಿನದು. ಲಿಯೋಮಾ ಅದಕಾಗಿ ಲಂಗ ಹಾಗೂ ಆಚ್ಚಾದನೆಯನ್ನು ಆಯ್ದು ಮಾಡಿದ್ದಳು. ಲಂಗವನ್ನು ಸಂಬಾಳಿಸುವುದು ಅವಳಿಂದ ಸಾಧ್ಯವಾಗದು. ಅವಳಿಗೆ ಅನಿಸುತ್ತಿತ್ತು—ಲಂಗದಲ್ಲಿ ಜರಿಯ ಪಟ್ಟಿಯಲ್ಲ, ಹೊಳೆಯುವ ಹರಳುಗಳನ್ನು ಅಲ್ಲಲ್ಲಿ ಜೋಡಿಸಿದ್ದಾರೆ.

ಗ್ರೈನ್ ರೂಂನ ಗೋಡೆಯ ಮೇಲೆ ಮಾಡಲ್ ಯುವತಿಯರ ಪಾರಂಪರಿಕ ವೇಷಭೂಷಣ ಹಾಗೂ ಆಭರಣಗಳಿಂದ ಅಲಂಕೃತವಾದ ವಿಶಾಲ ಜಿತ್ತೆಗಳಿದ್ದವು. ಅಲಂಕೃತವಾದ ಆಭರಣಗಳ ಕುಶಲಕಲೆಗಾರಿಕೆ ಕಣ್ಣಿನ ದೃಷ್ಟಿಯಿಂದ ಮರೆಯಾಗದಿರಲಿ ಎಂಬುದೇ ಇದರ ಉದ್ದೇಶವೆಂದು, ನೋಟವು ಸದಾ ಅಲ್ಲೇ ನೆಟ್ಟರಲಿ ಎಂದು ತೋರುತ್ತದೆ.

ಅಕಸ್ಮಾತ್ತಾಗಿ ಅವಳು ಒಬ್ಬಳು ಮಾಡೆಲ್‌ ಎದುರು ಸ್ತಂಭವಾಗಿ ನಿಂತಳು. ಮುಖಿ ನೋಡಿದರೆ ಪರಿಚಿತ ಅನಿಸಿತು. ಸೃಂಜತ್ತಿಯನ್ನು ಚುರುಕುಗೊಳಿಸುವ ಕೆಲಸ ಮಾಡಿದ್ದು ಅವಳು. ಮೊದಲ ದಿನ ಬಂದಾಗ ಮೇಡಂ ಬೈಕೆಂದ್ರಿಯಲ್ಲಿ ಸುವಿಶ್ವಾತ ಮಾಡೆಲ್ ಎಂದು ಪರಿಚಯ ಮಾಡಿಕೊಟ್ಟಿ ಹುಡುಗಿ ಇವಳೇ ಆಗಿದ್ದಳು! ಹೆಸರು ಮಿದುಳಿನಲ್ಲಿ ದಾಖಿಲಾಗಿದೆ. ಆದರೆ ತುಟಿಯ ಮೇಲೆ ಬರುತ್ತಿಲ್ಲ.

“ಹೂಂ, ಜೀತನಾ ಸ್ವಾಮಿ!” ನೆನಪಿಗೆ ಬಂತು. ಅವಳು ‘ಫೇಮಿನಾ’ ಓದುವುದಿಲ್ಲ, ‘ಗೃಹಶೋಭಾ’ವನ್ನು ನೋಡುವುದಿಲ್ಲ ನೆನಪಾದರೂ ಹೇಗಿರಬೇಕು?

ಜಿತ್ರಗಳನ್ನು ಮತ್ತೊಮ್ಮೆ ನೋಡುತ್ತೆ ಬಂದರೆಡು ಕ್ಷಣಿ ಕೂಡ ಕಳೆದಿರಲಿಲ್ಲ, ಗ್ರೀನ್ ರೂಮಿನ ಬಾಗಿಲು ತೆರೆದು ಗೌತಮಿ ಒಳಗೆ ಬಂದಳು.

ಲುತ್ತುಪ್ಪವಾದ ಭಾರೀ ಬನಾರಸ್ ಲಂಗವನ್ನು ಏರಡೂ ಕಡೆ ಬೆರಪು ತುದಿಯಿಂದ ಹಿಡಿದೆತ್ತಿ ಅವಳು ತಿರುಗಿದಳು ಮತ್ತು ಅವಳನ್ನು ನೋಡಿ ಗರ್ವದಿಂದ ಸ್ವಾಗತ ಮಾಡಿ ಮುಗುಳುನಕ್ಕಳು.

“ಬನ್ನಿರಿ, ಗೌತಮಿಯವರೇ...”

ಅವಳ ಅಪ್ರುತ್ತಿಮು ಸೌಂದರ್ಯವನ್ನು ನೋಡಿ ಒಂದರೆಕ್ಷಣಿ ಮಂತ್ರಮುಗ್ಧಳಾಗಿ ನಿಂತುಬಿಟ್ಟಳು. ಅನಂತರ ಪರಿಹಾಸದ ನಾಟಕೀಯ ಶೈಲಿಯಲ್ಲಿ ಅವಳನ್ನು ಭೇಡಿಸುತ್ತ, ಹೇಳಿದಳು.

“ಹೇ ಕ್ಷತ್ರಾಣಿ! ನೀವು ನಮ್ಮ ಮುಗ್ಧ ಸವಿ ನಮಿತಾಳನ್ನು ಎಲ್ಲಿ ಬಿಟ್ಟು ಬಂದಿರಿ?”

ಪ್ರತ್ಯುತ್ತರವಾಗಿ ಅವಳೂ ನಾಟಕೀಯತೆಯನ್ನು ಹೊದ್ದು ಮಹಾರಾಣಿಯ ಹಾಗೆ ಕಿಲಕಿಲನೆ ನಕ್ಕಳು.

“ನಿಮ್ಮ ಸವಿ ನಮಿತಾಳನ್ನು ನಾವು ‘ವಾನ್’ ಬ್ರಾಹ್ಮಿಪಾಲ್‌ರಾನಲ್ಲಿಯೇ ಬಿಟ್ಟುಬಂದಿದ್ದೇವೆ, ಭದ್ರೀ!”

“ಆ ಮುಗ್ಧ ಕುರಿಯೋಂದಿಗೆ ಅಶ್ವಂತ ಯೋಗ್ಯವಾದ ಕೆಲಸ ಮಾಡಿದ್ದೀರಿ ನೀವು. ಅವಳು ಯಾವುದಕ್ಕೂ ಲಾಯಕ್ಕಾಗಿರಲಿಲ್ಲ.”

“ಇ.. ಗೌತಮಿ!” ಸಿಂಹಾದ ಅಭಿನಯವನ್ನು ಮಾಡುತ್ತ ಅವಳು ಕೆಣ್ಣು ತಿರುಗಿಸಿದಳು “ಬಣ್ಣಿದ ಹೊಳಪಿನ ಎದುರು ನಮಗೆ ಸಮಯವೇ ಇಲ್ಲವೇ?”

“ಬಣ್ಣಿದ ಹೊಳಪಿನ ಚಮತ್ವಾರವಿಲ್ಲದಿದ್ದರೆ, ಕ್ಷತ್ರಾಣಿ, ಜನರು ತಮ್ಮ ಮನೆಯ ನೋಡಿಗಳನ್ನು ಒಳಗೊಂಡಿದ್ದಾರೆಯೇ?”

ನಗುವಿನ ಜುಗಲಬಂದಿ ಇಬ್ಬರನ್ನೂ ಹಗುರವಾಗಿಸಿತು.

ತಂಗ ತಾನೆ ಪೋನ್ ಬಂದಿದೆ. ಅರ್ಥಗಂಟಿಗೆ ಮೊದಲು ಸಂಜಯ ಕನೋಯಿ ಹಾಗೂ ಅವರ ಪತ್ನಿ ನಿಮ್ರಾಲಾ ಕನೋಯಿ ‘ಸಂಟೋರ್’ ನಿಂದ ಹೊರಟಿದ್ದಾರೆ. ಹತ್ತು ನಿಮಿಷಗಳ ಒಳಗೆ ಗ್ರಾಲರಿ ತಲುಪುತ್ತಾರೆ.

“ಸ್ವಲ್ಪ ಮಾತನಾಡಬೇಕು. ನಾವು ನಿನಗೆ ಯಾವ ವಿಶಿಷ್ಟ ಆಭರಣಗಳನ್ನು ಹಾಕಿರ್ತೇವಲ್ಲ, ಅವು ನಮ್ಮ ದೃಷ್ಟಿಯಿಂದ ಇಪ್ಪವಾದವರು. ನಾವು ಅದನ್ನು ಮೊದಲು ನಮ್ಮ ಕಡೆಯಿಂದ ಪ್ರದರ್ಶನ ಮಾಡಿಸುತ್ತೇವೆ. ಹಳೆಯ ಆಭರಣಗಳ ವ್ಯವಹಾರ ಮಾಡುವವರಿಗೆ ಸಹಾಯ ಮಾಡುತ್ತೇವೆ. ಅಂದರೆ, ನೀನು ಅವುಗಳನ್ನು ಬಡಲು ಮಾಡುತ್ತ ಪ್ರದರ್ಶಿಸಬೇಕಾಗುವುದು. ಅವು ಅವರಿಗೆ ಮೆಚ್ಚಿಗೆಯಾಗುವಂತೆ ಪ್ರದರ್ಶಿಸುವುದು ಮುಖ್ಯ ನೀನು ಧರಿಸಿದ ಆಭರಣಗಳಲ್ಲಿ ಭಾವನೆಗಳ ಸ್ಪಂದನವನ್ನುಂಟು ಮಾಡುವುದು ಅವಶ್ಯಕವೆಂದು ಬೇರೆ ಹೇಳಬೇಕಾಗಿಲ್ಲ. ಆಭರಣ ಪರೀಕ್ಷೆಕನ ಕಣ್ಣ ಕೋರ್ಸಬೇಕು, ಅದರ ಮೇಲಿಂದ ಕಣ್ಣ ಕೀಳಲು ಸಾಧ್ಯವಾಗಬಾರದು—ಹಾಗಿರಬೇಕು ನಿನ್ನ ಪ್ರದರ್ಶನ.”

“ಮತ್ತೆ ಮತ್ತೆ ಇದನ್ನೆಲ್ಲ ನಿನಗೆ ತಿಳಿಸುವುದರ ಹಿಂದೆ ಆಭರಣ ನೋಡಿದವನು ಏನು ವಿರೀದಿಸ್ತಾನೆ ಅನ್ನವ ಲೆಕ್ಕಾಚಾರವಲ್ಲ ಇರ್ಲೋದು. ಅದಕ್ಕಿಂತ ಮಹತ್ವಪೂರ್ಣ ಸಂಗತಿಯಿಂದರೆ ನಾವು ಅವನನ್ನು ಏನು ಕೊಳ್ಳೋಹಾಗೆ ಮಾಡ್ದೇವೆ ಅನ್ನೋದು. ನಾವು ನಮ್ಮ ವಸ್ತುಗಳನ್ನು ಪ್ರದರ್ಶಿಸುವ ರೀತಿಯಲ್ಲಿಯೇ ಅವನು ಅವನ್ನು ವಿರೀದಿಸಲು ಹಾತೊರೆಯಬೇಕು. ನಾವು ಪ್ರದರ್ಶಿಸಲಿರುವ ಆಭರಣಗಳನ್ನು ನಾನು ಬೇರೆ ಬೇರೆ ಪೆಟ್ಟಿಗೆಗಳಲ್ಲಿ ಸಚ್ಚಿಸಿಲಾಸಿ ಇಟ್ಟಿದ್ದೇನೇ ಈಗ ಅವನ್ನು ತರ್ತೇನೇ.”

ಕೆಲವೇ ಕ್ಷಣಗಳಲ್ಲಿ ಗೌತಮಿ ಎರಡು ದೊಡ್ಡ ಏರೊಬ್ಯಾಗನ್ನು ಹೆಗಲಿಗೆ ತಾಗಾಡಿಸಿಕೊಂಡು ಗ್ರೀನ್‌ರೂಂ ಹೊಕ್ಕಳು. ಅದನ್ನು ತೆರೆದು ತ್ರೇಸಿಂಗ್ ಟೆಂಬಲ್‌ಗೆ ಹೊಂದಿ ಇದ್ದ ಶೋಕೇಸ್‌ನಲ್ಲಿ ಒಂದರ ನಂತರ ಒಂದು ಜೋಡಿಸಲೊಡಿದಳು. ಜೊತೆಜೊತೆಗೆ ಅವಳಿಗೆ ನಿರ್ದೇಶನವನ್ನೂ ನೀಡುತ್ತ ಹೋಗುತ್ತಿದ್ದಳು. ಅವಳು ಹೊರಗಿನಿಂದ ಹಸಿರು ಬಟನ್ ಒತ್ತುವಳು. ಮತ್ತು ಒಳಗಡೆ ಗ್ರೀನ್‌ರೂಂನಲ್ಲಿ ದೀಪ ಉರಿಯುವುದು ಆಗ ಬಾಗಿಲು ತೆರೆದು ಅವಳು ನಿಧಾನವಾಗಿ ಹೊರಗೆ ಬರುವಳು.

ಆಭರಣಗಳ ಗ್ಯಾಲರಿಯಲ್ಲಿ ಪಂಡಿತ ಜಸರಾಜರ ‘ಗೀತಗೋವಿಂದ’ ಸ್ವರ ಲಹರಿ ಅನುರಥಿಸುತ್ತಿರಬಹುದು. ಅತ್ಯಜೀತನವನ್ನು ಅರಳಿಸುವ ಈ ಸ್ವರ ಲಹರಿಯ ತೆರೆಗಳ ಮೇಲೆ ಹಂಸಿನಿಯಂತೆ ತೇಲುತ್ತ ಅವಳು ಕನೋಯಿ ದಂಪತೀಗಳ ಕಡೆಗೆ ಮುಂದೆ ಬರುವಳು ಮತ್ತು ಹತ್ತಿರ ಬಂದು ನಸು ನಾಚಿಕೆಯಿಂದ ನಮಸ್ಕರಿಸುವಳು.

ಒಂದೆರಡು ನಿಮಿಷ ಅವರ ಬಳಿ ಇದ್ದು, ಅವಳು ಪುನಃ ಗ್ರೀನ್ ರೂಮಾಗೆ ವಾಪಸಾಗುವಳು. ತಿರುಗಿ ಶೋಕೇಸ್‌ನಲ್ಲಿ ಬೇರೆಬೇರೆಯಾಗಿ ಇಟ್ಟ ದಬ್ಬಿಯಿಂದ ಆಭರಣಗಳನ್ನು ಬಾರಿಬಾರಿಗೆ ತೆಗೆದು ಹಾಕಿಕೊಂಡು ಅದೇ ರೀತಿಯಲ್ಲಿ ಸಂಕೇತ ಸಿಗುತ್ತಲೇ ಗ್ರೀನ್ ರೂಂನಿಂದ ಹೊರಗೆ ಬರುವಳು.

ಅದೇ ಸಂದರ್ಭದಲ್ಲಿ ಕನೋಯಿ ದಂಪತೀಗಳು ಆಭರಣ ಶೋರೂಂನಲ್ಲಿ ತಿರುಗಾಡುತ್ತ, ಪ್ರದರ್ಶಿತ ಆಭರಣಗಳನ್ನು ನೋಡುವರು. ಅವಳು ಅವರ ಮೆಚ್ಚಿಗೆಯ

ఐటమ్మన్న టిప్పుణి మాడికోళ్లువటు.

వేష భూపణగళల్లి లంగ అదే ఇరువుదు. బ్లోసన్న మాత్ర బదలిసబేకాగువుదు. మేలుహొదికే బదలాగువుదు. సిస్టర్ మారియా అవళ సహాయకై గ్రీనోరూంనల్లి ఇరువటు.

అవళిగే ఇదన్నెల్ల తిళిసుత్తిరువాగ కేళగినింద సిస్టర్ మారియాళ ప్రోనో కరే బంతు కనోయి దంపతి బందిద్దారే. తంపు పానియవన్న అవరిగే కోడలాగిదే. జగియలికై ఒణగిసిద హణ్ణుగళన్న.

గౌతమి తశ్చో గ్రీనో రూంనింద హోర నడేదళు.

గౌతమి బ్యైరిస్కైగే బరుత్తులే సిస్టర్ మారియా గ్రీనోరూమిగే అవళ బళి బందళు. అవర హోనబాద దృష్టియు అవళ గాబరియన్న గ్రహిసితు. మృదువాద టిక్కిశా టావెలోనింద అవటు అవళ బేవరిద అంగ్యేయన్న స్వేహదింద ఒరేసిదళు. నంతర కేళిదళు. అవటు తనగే బేకాద తుంబ ఇష్ట పదువ గీతెయన్నోనాదరూ కేళలు బయసువళే? అవళిగే ఈ సలవే హిదిసితు. ఆదరే ఏనన్న కేళబయసిద్దాళేంబ బగ్గె అవళిగే తశ్చోకై హోళేయలిల్ల.

అవళ అన్నమనస్కతేయన్న అనుమానిసి, సిస్టర్ మారియా అవళ మనస్థితియన్న హిదితశ్చై తరలు తుంబ మందవాద ద్ధనియల్లి శోభా గుట్టా అవళ ఉత్సాహ తుంబిద తుమియోందర క్యాసెట్టిన్న హాకిదళు.

“నథినయాం నే హాయో రామబడా దుఃఖి దీన్నా”

కణ్ణు ముచ్చి అవళు తుమరియ ఆనందవన్న హనివనియాగి హీరతోడిగిదళు.

బందరెదు బారి అవళ కణ్ణు అకస్మాత్తాగి తరేదవు. మత్తు గ్రీనో రూంన బాగిల కడె నోడిదళు. రసమగ్గాలాగి తుమరియ తానగళల్లి ఆత్మ విస్మయాదరే ఆకస్మాత్ బల్ఫిన సూబనేయన్న లక్షిసదే హోదరే! తన్న ఎళ్ళరికెయ బగేగే తనగే నగు బంతు. సిస్టర్ మారియా గ్రీనోరూంనల్లిరువాగ ఇంథ అచాతుయి నడేయలు సాధ్యవే? సిస్టర్ మారియా అవళ బేష్టువికేయన్న గ్రహిసి నిధానవాగి హెగలమేలే తట్టి భరవసే తుంబిదళు, ‘నానిదీనల్ల, నినగ్గాక చింతే?’ అన్నప రీతియల్లి.

గంభీర వ్యక్తిత్వద యజమానితి మిత్భాషి మారియా అవళిగే తన్న రహస్యమయ వ్యక్తిత్వమన్న సులభవాగి తరేదుహోడలారద, బిడిసలాగద ఒగణాగి కండళు. ఒందల్ల ఒందు దిన తాను ఉత్సేజిత్తాగి అధిక ప్రసంగద ప్రత్యే కేళి బిడబముదు. నిమ్మ మౌనద రహస్యవేను? అవరు బాయి మాతిగింత వాత్సల్యద

೨೬೭ / ಆವಿಗೆ

ಭಂಗಿಯಲ್ಲೇ ಹೆಚ್ಚು ಮಾತನಾಡುತ್ತಾರೆ.

ಮೂರನೆಯ ಪುಮರಿ ಆರಂಭವಾಗುತ್ತಲೇ ಅವಳು ಸುಮಾರಾಗಿ ತಲ್ಲಣದಿಂದ ಹೊರಬಂದಿದ್ದಳು. ಬಹುಶಃ ಪುಮರಿಯ ಬೋಲ್‌ ಅವಳ ತುಟಿಗಳನ್ನು ಅಲುಗಾಡಿಸಹತ್ತಿತ್ತು.

ಪರಿಣೈಯ ಸಮಯದಲ್ಲಿ ಹಾಳೆಯನ್ನು ಸರಿಯಾಗಿ ಒದಲೇಬೇಕು. ಓದುವುದಷ್ಟೇ ಅಲ್ಲ ಅವನ್ನು ಬಿಡಿಸಲೂ ಬೇಕು. ಸ್ವಷ್ಟವಾಗಿದೆ, ತಿಂಗಳಿಗೆ ಮೂರೂವರೆ ಸಾರಿರ ರೂಪಾಯಿಗಳ ಸಂಬಳವನ್ನು ದಿನದಲ್ಲಿ ಮೂರು ನಾಲ್ಕು ಪತ್ರ ಟೈಪ್‌ ಮಾಡುವುದಕ್ಕೆ ಕೊಡುವುದಿಲ್ಲವೆಂಬುದು ಸ್ವಷ್ಟ. ಗೌತಮಿ ಅವಳ ಉತ್ಸಾಹವನ್ನು ಹೆಚ್ಚಿಸಲು ಮಾತ್ರ ಹೇಳಿದ್ದಲ್ಲ. ಇಂದು ಅವಳ ಪ್ರದರ್ಶನ ಆಶಾದಾಯಕವಾಗಿದ್ದರೆ ನಿಶ್ಚಯವಾಗಿಯೂ ಅವಳ ಉಜ್ಜುಲ ಭವಿಷ್ಯದ ಬಾಗಿಲು ಎಂದೆಂದಿಗೂ ತೆರೆಯುವುದು. ಜೀವನದಲ್ಲಿ ಚಿಕ್ಕಪುಟ್ಟ ನೋಕರಿಯಿಂದ ಅವಳು ಮುಕ್ತಳಾಗುವಳು.

ಏನೇ ಇದ್ದರೂ ಅವಳು ಪರಿಧಾರ್ಪಣವನ್ನು ಸ್ವೀಕರಿಸಿದ್ದಾಳೆ.

ಹಸಿರು ಬಲ್ಲು ಉರಿಯಿತು.

ಅವಳು ಹೊರಡಲು ತಯಾರಾಗಿ ನಿಂತಳು.

ಅವಳ ಒಂಟಿಲುಬಿನ ದೇಹವು ಲಂಗಡ ಭಾರದಿಂದ ಭಾರವಾದಂತನಿಸುತ್ತದೆಯೇ ಅಥವಾ ಅಭರಣಗಳ ಭಾರದಿಂದಲೇ ಗೊತ್ತಾಗಲಿಲ್ಲ!

ಸಿಸ್ಟ್ರೋ ಮಾರಿಯಾ ಕೆಲ್ಲಿಗಳಲ್ಲಿ ಕರುಣೆಯನ್ನು ಸೂಸಿ ಅವಳಿಗೆ ಮಂದಸ್ಕಿತಳಾಗಿ ಶುಭಾಶಯ ಹೇಳಿದ್ದಳು.

ಗ್ರೀನೋರಾಂನ ಬಾಗಿಲು ತೆರೆಯುತ್ತಲೇ ಅವಳ ಕಾಲುಗಳಿಗೆ ಕಲ್ಲು ಕಟ್ಟಿದಂತಾಯಿತು. ಕಾಲುಗಳನ್ನು ಎತ್ತಲು ಪ್ರಯುತ್ಸಿದರೂ ಎತ್ತಲಾಗುತ್ತಿಲ್ಲ. ಶಿಧಿಲತೆ ಆವರಿಸತ್ತೊಡಗಿತು. ಗಾಬರಿಗೊಂಡಳು. ಮಂದಗತಿಯಿಂದ ಹೋಗಿ ಕನೊಎಯಿ ದಂಪತೀಗಳ ಎದುರು ಹೋಗಿ ನಿಲ್ಲಬಲ್ಲಿಂದೇ? ಮಧ್ಯದಲ್ಲಿಯೇ ಮೂರ್ಖಗೊಂಡು ಕುಸಿದುಬಿದ್ದು, ಎಲ್ಲ ಉಪಕ್ರಮಗಳೂ ನೀರಿನಲ್ಲಿ ಮಾಡಿದ ಹೋಮವಾದರೆ! ಅವಳು ಪರೀಕ್ಷ್ಯಾ ಭವನದಲ್ಲಿ ಪ್ರವೇಶಿಸಲೂ ಹಿಂದೆ ಮುಂದೆ ನೋಡಿದರೆ? ಪ್ರಶ್ನೆ ಪ್ರಶ್ನೆಯನ್ನು ಉತ್ತರ ಕೊಡದೆ ಹಿಂತಿರುಗಿಸುವಳೇ? ಅವಳ ಜೀವನದ ಒಂದೇ ಗುರಿ-ಓದುವುದು ಅಂದ ಮೇಲೆ ಪರೀಕ್ಷ್ಯಾ ಭವನದ ಚಕ್ಕುವ್ಯಾಹವನ್ನು ಭೇದಿಸದೆ ಪರಿಣಿತಿಯನ್ನು ಪಡೆಯುವುದಾದರೂ ಹೇಗೆ? ಆರೇಳು ಹೆಚ್ಚಿ ಹೋದ ಮೇಲೆ ಮುಂದಿನ ಹೆಚ್ಚಿಗಳು ದೃಢವಾದವು.

ಹುತ್ತಿಗೆಯನ್ನು ಹೊರಳಿಸಿ ಅವಳು ಎದುರಿಗೆ ನಿಂತ ಜನರನ್ನು ನೋಡಿದಳು. ಪಂಡಿತ ಜಸರಾಜರು ಸಿದ್ಧಗೋಳಿಸಿದ ಆರೋಹ ಅವರೋಹ ಅವಳ ಬರಳು ಹಿಡಿದು ಅವಳನ್ನು ಅವರ ಸಮೀಪಕ್ಕೆ ಕರೆದೊಯಿತು.

ಅವಳ ಓರೆನೋಟ ಸಂಜಯ ಕನೊಎಯಿ ದೃಷ್ಟಿಯೊಡನೆ ದಿಕ್ಕಿ ಹೊಡೆಯಿತು.

ననునాచికయ ముగుళ్లగేయోందిగే అవటు నమమస్తారవాగి క్షేషోజిసిదభు. శ్రీమతి నిమింలా కనోయి అబ్బివాదనక్కాగి జోయిసిద అవభ కేగళన్ను తన్న ఎరడూ కేగళింద హిడిదుచోండభు.

“స్ఫూర్యంవరక్కాగి సిద్ధవాద సీతా కుమారియ హాగె కాణుత్తిద్దీ...”
ప్రతింసేయ ఉద్ఘారగభు హోరటపు అవరింద.

అవభ ఒళి ధరిసిద ముంగ్యేయన్న అవటు తన్న కణ్ణెదురు ఎళెదుచోండభు. ఒళిగళ మేల్చుగదల్లి ధరిసిద బాజూబందోన కుశలతేయన్న బవభ గమనపిట్టు పరిశీసత్తొడగిదభు. “బవభ సుందరవాద మాట. సామాన్య చలావణ్ణగింత బిలోకులో బేరేయదే ఆగిదే.”

నంఠర అవభ తల్లిన క్షేయన్న తన్న క్షేయల్లిట్టు బెంజుగే ఒత్తిదభు.

“మోదల బారిగే డిసోఫ్టేయల్లి పాలుగోండిరబేచు నీను బముతేః... అల్లవా?”

ప్రత్యుత్తరవాగి అవటు నక్క సుమ్మనాదభు.

స్ఫూర్యం గాబరిగోందుదక్కాగి మనస్సు కషియాయితు. అకస్మాత్ ప్రతిచూల ప్రభావపేనాదరూ ఆదరే ఎందు వ్యుదయ కంపిసితు. తప్పు అవభదల్ల మేడం అవరదు. వ్యుత్తిపర మాడేలోళిందలే ఆభరణిగళన్న ప్రదర్శిసువుదు యోగ్యవాగిత్తు. అథవా అవభింద కేలస తేగెదుచోళ్లవుదాదరే, వ్యుత్తిపర కేలసగారర జోతేగే ఇళిసబేకాగిత్తు. ఆగ వ్యావహారిక కుశలతేయ మరేయల్లి అవభ హవ్వాసితన కణ్ణీగే కాణుత్తిర్లిల్ల. అభ్యాస మాడిద మాడేలోన సంపక్షదింద అవభిగూ తరబేతి దోరకిదంతాగుత్తిత్తు.

సంజయ కనోయి అవభ కంఠదల్లిద్ద ఆభరణద బగెగే గాఢవాద ఆసక్తి తోఏరిసిదరు. గౌతము అవరన్న అవభ బవభ హత్తిర కరేతందభు. కంఠిహారద విశేషతేయన్న మత్తు అదర మాటద సూక్ష్మతేయన్న వణికిసుత్త అదన్న ఎత్తిపిడిదు ఇదరోళగే సోనగారరు అరగు తుంబిల్లవేంబుదన్న స్ఫ్రేష్పదిసిదభు. హోరగినింద ఇదు ఎష్టోందు ఉత్తమవాగి గణ్ణియాగి కాణిసుత్తదేయో అదు హాగిల్ల. కంఠియ ప్రతియోందు గుండిన మేలూ జేనిన హట్టిన హాగె కృతీమవాద కేత్తనేయిదే. మత్తు అదు ప్రాచీనతమ కుశలతేయ సూక్ష్మతేయాగిదే, నోడువుదక్కే సాదా ఎనిసిదరూ తుంబ సుందరవాగిదే. కంఠియ బగెగే ఇరువ సామాన్య ధోరణేయిందరే, కంఠ మోగలో కొతల్చుద రజనేయ ఉత్స్థప్త నమూనేయాగిదే. కంఠ భారతీయ ఆభరణవల్ల... ఆదరే పురాతత్త్వజ్ఞరు ఈ విషయవన్న లిండిసుతారే. అవర

ಅಭಿಪ್ರಾಯದ ಪ್ರಕಾರ ಕಂತಿ ಶುದ್ಧಾಂಗವಾಗಿ ಭಾರತೀಯವಾಗಿದೆ. ರಾಜಸ್ಥಾನದ ಭಿಲ್ಲ ಆದಿವಾಸಿಗಳಲ್ಲಿ ಇದು ಎರಡು ರೂಪದಲ್ಲಿ ಪ್ರಚಲಿತವಾಗಿದೆ. ಕಟ್ಟಿಗೆಯ ಗುಂಡನ್ನು ಪೋಣಿಸಿ ತಯಾರು ಮಾಡುವುದು ಅಥವಾ ಕಲ್ಲನ್ನು ಚೊರುಮಾಡಿ ಪೋಣಿಸುವುದರಿಂದ. ರಜಪುರತರ ಕಾಲದಲ್ಲಿ ರಾಜಪೂತ ರಾಜರುಗಳು, ಮಹಾರಾಜರುಗಳು ಇದನ್ನು ಪುರುಷ ಆಭರಣದ ರೂಪದಲ್ಲಿ ತ್ವೀಕ್ಷಿತಿಯಿಂದ ಬಳಸಿದರು. ಕ್ಷತ್ರಾಣಿಯರಲ್ಲಿ ಇದು ವಿಶೇಷವಾಗಿ ಪ್ರಚಲಿತವಿರಲಿಲ್ಲ.

ಸಂಜಯ ಕನೋಯಿ ಅವಳ ಕತ್ತಿನಲ್ಲಿದ್ದ ಕಂತಿಯನ್ನು ಅವಳ ಕತ್ತಿನ ಮೇಲೆ ಬಾಗುತ್ತ ಅದರ ಶೋಭೆಯನ್ನು ಪ್ರಶಂಸಾತ್ಮಕ ಭಾವದಿಂದ ಕೈಯಲ್ಲಿ ಹಿಡಿದು ನೋಡಿದರು. ಅವಳ ಶ್ವಾಸದ ಏರಿಂತಗಳು ಎದೆಯಲ್ಲಿ ಗುದುಗುದಿಯನ್ನುಂಟು ಮಾಡಿದವು. ದೇಹದಲ್ಲಿ ಒಂದು ಬಗೆಯ ಕಂಪನ್-ರೋಮಾಂಚನ ಹರಿಯಿತು.

“ನನಗೆ ಇದರ ಕೆತ್ತನೆಯಲ್ಲಿ ಕೆಲವು ಶಬ್ದಗಳು ಎದ್ದು ಕಾಣಿಸಿದಂತೆ ಅನಿಸ್ತಪ್ತವೇ” ಸಂಜಯ ಕನೋಯಿ ಗೌತಮಿಯನ್ನುದ್ದೇಶಿಸಿ ಹೇಳಿದರು.

“ಸರಿಯಾಗಿ ಕಂಡು ಹಿಡಿದೀದಿರಿ ನೀವು! ನಾವು ಅದನ್ನು ಓದಿಸುವ ಪ್ರಯತ್ನ ಮಾಡಿಸ್ತಿದೇವೆ. ಕೆ.ಸಿ. ಕಾಲೇಜಿನ ಪಾಲಿ ಪ್ರೌಢೆಸರ್ ಪ್ರಕಾಶ್ ತ್ರಿವೇದಿಯವರಿಂದ. ಅವರು ಲಿಪಿಯ ಅಸ್ವೇಚಣೆಯಲ್ಲಿದ್ದಾರೆ. ಬೇಗನೇ ಅವರು ಯಾವುದಾದರೂಂದು ನಿಣಣಯಕ್ಕೆ ಬರುತ್ತಾರೆ. ಪ್ರತಿಯೊಂದು ಗುಂಡನಲ್ಲಿಯೂ ಒಂದೊಂದು ಪ್ರತ್ಯೇಕ ಸೂತ್ರ ವಾರ್ಕಗಳಿವೆ ಎಂಬುದು ಅವರ ಅಭಿಮತ.”

“ಅದ್ದುತ್ತ”

ಗೌತಮಿಯ ಮುಖಿದ ಮೇಲೆ ಸಂತೃಪ್ತಿಯು ಮಿಂಚಿತು. ಅವಳು ಅದನ್ನು ಗಮನಿಸಿದಳು.

ಸಂಜಯ ಕನೋಯಿ ಅವಳ ಕತ್ತಿನಲ್ಲಿ ತೊಗಾಡುತ್ತಿದ್ದ ಕಾಸಿನ ಸರದ ಬಗೆಗೂ ಆಳವಾದ ಆಸಕ್ತಿಯನ್ನು ಪ್ರಕಟಪಡಿಸಿದರು. ಕೆಂಪು ದಾರದಲ್ಲಿ ಪೋಣಿಸಿದ ಮೊಹರುಗಳನ್ನು ಅವರು ಗಮನವಿಟ್ಟು ನೋಡಿದರು. ಮೊಹರುಗಳು ಅನೇಕ ಕಾಲದ ಸಮೃದ್ಧಿಯಾದಂತೆ ಕಾಣಿಸಿದವು. ಆದರೆ ಒಂದು ಅತಿ ಪ್ರಾಚೀನದಂತಿರುವ ಮೊಹರು ಅವರನ್ನು ಅಲುಗಾಡಿಸಿತು. ತುಂಬ ಹೊತ್ತಿನವರೆಗೆ ಆ ಮೊಹರನ್ನು ತದೇಕಚಿತ್ತರಾಗಿ ನೋಡಿದರು. ಇತರ ಮೊಹರುಗಳು ಅರಬ್ಬೀ ಪಾರಸಿಯ ಉಬ್ಬ ಕೆತ್ತನೆಯಲ್ಲಿದ್ದರೆ-ತಾಯಿತಗಳಲ್ಲಿ ಕಂಡುಬರುತ್ತಲ್ಲ ಹಾಗೆ. ಈ ಮೊಹರಿನಲ್ಲಿ ವಿಚಿತ್ರ ರೀತಿಯ ಆಕೃತಿಗಳು ಎದ್ದು ಕಾಣುತ್ತಿದ್ದವು.

ಈ ಮೊಹರನ್ನು ಅವಳು ವಿಶೇಷ ರೀತಿಯಲ್ಲಿ ತಮ್ಮ ಕುಶಲ ಸೋನಗಾರಿರಿಂದ ಕೆತ್ತಿಸಿರುವುದಾಗಿ ಗೌತಮಿ ಅವರಿಗೆ ಹೇಳಿದಳು. ಈ ಮೊಹರು ಮೊಹೆಂಜೋದಾರೋನಲ್ಲಿ ದೊರಕಿದ ನಾಣ್ಯದ ಅನುಕೃತಿಯಾಗಿದೆ. ಈ ರೀತಿಯ ಪ್ರಯೋಗವನ್ನು ಅವರು ಭಿನ್ನ

ಬಿನ್ನ ಕಾಸಿನ ಸರದಲ್ಲಿ ಮಾಡಿದ್ದಾರೆ. ಇದರಿಂದ ನಮ್ಮ ಪ್ರಾಚೀನ ಲಿಪಿಗಳು ಭವಿಷ್ಯದಲ್ಲಿ ಉಳಿದುಕೊಳ್ಳತ್ತವೆ. ಯಾವುದಾದರೂಂದು ರೀತಿಯಿಂದ ಹೊಹರುಗಳು ಈ ದಿಸೆಯಲ್ಲಿ ಮಹತ್ವಪೂರ್ಣ ಭೂಮಿಕೆಯನ್ನು ನಿಭಾಯಿಸುತ್ತವೆ.

ಆಭರಣಗಳ ಮೇಲೆ ಮಾಡಿದ ಪ್ರಯೋಗಗಳು ಸಂಜಯ ಕನೋಯಿಯವರನ್ನು ಮಂತ್ರಮುಗ್ಧಗೊಳಿಸಿದವು. ತಮ್ಮ ಆಭರಣ ನಿರ್ಮಾರ್ಥ ಕಾಶಿಾನನೆಯಲ್ಲಿ ಅವರು ಮೂವರು ವಿಶೇಷಜ್ಞರನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ ಅವರ ಪೊಳ್ಳುತ್ತಲೆಯಲ್ಲಿ ಈ ಬಗೆಯ ಹೊಸ ಪ್ರಯೋಗಗಳು ಬರುವುದೇ ಇಲ್ಲ, ಭಾರೀ ಭಾರೀ ಸಂಬಳವನ್ನು ಅವರು ಯಾವ ಕಾರಣಕ್ಕಾಗಿ ತೆಗೆದುಕೊಳ್ಳುತ್ತಿದ್ದರೋ....” ಅವರು ಬೇಸರದಲ್ಲಿ ನುಡಿದರು.

“ನನಗೆ ನೀವು ಇಷ್ಟೇ, ತಿಂಗಳಿಗೆ ನಲವತ್ತು ಸಾವಿರ ಕೊಟ್ಟರೆ ಸಾಕು. ಈ ಮೂವರ ಬದಲಿಗೆ ನಾನೋಬ್ಬಳೇ ಪೂರ್ವಸಬಲ್ಲಿ...” ಗೌತಮಿ ವಿನೋದ ಮಾಡಿದಳು.

ಸಂಜಯ ಕನೋಯಿ ಮುಗ್ಧಕ್ಕರು.

“ಕೊಡ್ಡೇವೆ, ಮುಂಬಯಿ ಬಿಟ್ಟು ಇರಬಲ್ಲಿರಾ?”

“ಮುಂಬಯಿ ಬಿಡೋದಕ್ಕಾಗುವುದಿಲ್ಲ. ನಿಮ್ಮ ಕಾರಖಾನೆಯನ್ನು ಇಲ್ಲಿಯೇ ತೆರೆಯುವುದಾದರೆ ತೆರೆಯಿರಿ.”

“ಹಾಗಾದರೆ ನೀವು ನಿಮ್ಮ ಅಪ್ಪಿಕೇಶನ್ ಘಾರ್ ಈ ಕಡೆ ಕಳಿಸಿ. ನಿರ್ಮಲಾ ಕಾಂದೀವಲಿಯಲ್ಲಿ ಕಾರಖಾನೆಗಾಗಿ ಜಾಗ ಖಿರಿದಿ ಮಾಡಿದಾಳೆ.”

“ನಿಜವಾಗಿ?....” ಗೌತಮಿ ನಿರ್ಮಲಾ ಕಡೆ ಆಶ್ಚರ್ಯದಿಂದ ಹೊರಳಿ ನೋಡಿದಳು “ಈಗಲೇ ಕೊಡಲಾ ಅಪ್ಪಿಕೇಶನ್?”

ನಿರ್ಮಲಾ ಕಿಲಕಿಲನೆ ನಕ್ಷೆಗೆ.

“ನಿಮ್ಮನ್ನು ನಿರಾಶೆಗೊಳಿಸುತ್ತಿರುವುದಕ್ಕಾಗಿ ನನಗೆ ವಿಷಾದವಾಗುತ್ತದೆ”

“ಯಾಕ ನಿಮಗೆ ವಿಶೇಷಜ್ಞರ ಅವಶ್ಯಕತೆಯಿಲ್ಲವಾ?”

“ವಾಸ್ತವವಾಗಿ ವಜ್ರಗಳನ್ನು ಶೋಧಿಸುವ ಆಧುನಿಕ ಮತ್ತಿನೋಗಳನ್ನು ಹಾಕಲು ಯೋಚಿಸುತ್ತಿದ್ದೇನೆ. ಪ್ರದೇಶದ ವಾಣಿಜ್ಯ ಮಂತ್ರಿಯವರ ಬಳಿ ಯೋಜನೆ ವಿಚಾರಣೆಯ ಹಂತದಲ್ಲಿದೆ.”

ಮೊದಲ ಪ್ರದರ್ಶನ ಫಲಪ್ರದರ್ಶಿತ್ತ. ಕನೋಯಿ ದಂಪತ್ತಿಗಳು ಹೆಚ್ಚಿನ ಆಭರಣಗಳನ್ನು ಇಷ್ಟಪಟ್ಟರು.

ಎರಡನೆಯ ಪ್ರದರ್ಶನದಲ್ಲಿ ಅವಳು ಅಸಹಜತೆಯಿಂದ ಸಾಕಷ್ಟು ಹೊರಬಂದಿರುವ ದಾಗಿ ನಮಿತಾಳಿಗೆ ಅನಿಸಿತು. ಆದರೆ ಒಂದು ಸಂಕೋಚ ಆದರೂ ತಟ್ಟಿತು, ಅಸಹಜವೇನ್ನಿಸಿತು- ಅವಳ ದೇಹದ ಮೇಲೆ ಅಲಂಕೃತಗೊಂಡ ಆಭರಣಗಳ ಕೊಶಲವನ್ನು ಸಂಜಯ ಕನೋಯಿ ಕೈಯಲ್ಲಿ ಹಿಡಿದು ನೋಡುವುದು!! ಅದರ ಅಸಹಜತೆಯ

೧೭೮ / ಆವಿಗೆ

ಸಂದರ್ಭವು ನಿರ್ಮಲಾ ಕನೋಯಿಯವರನ್ನು ಬಾಧಿಸಿರಬೇಕು. ಅವರೇ ಮುಂದುವರಿದು ತಮ್ಮ ಪತಿಯ ಆಯ್ದೆಯ ಪ್ರಕ್ರಿಯೆಯಲ್ಲಿ ಸ್ವಯಂ ಪಾಲುಗೊಂಡರು. ಅವರ ಈ ವರ್ತನೆಯಿಂದ ಅವಳಿಗೆ ಒಂದಿಷ್ಟು ನಿರಾಳವೇನಿಸಿತು.

ಆಯ್ದೆಯ ಪ್ರಕ್ರಿಯೆಯಲ್ಲಿ ಅವಳ ನಾಲ್ಕು ಪ್ರದರ್ಶನಗಳು ಮಹತ್ವದ ಭೂಮಿಕೆಯನ್ನು ನಿಭಾಯಿಸಿದವು.

ಕೆಲವಷ್ಟು ಆಭರಣಗಳನ್ನು ಬಿಟ್ಟು, ಹೆಚ್ಚಿನ ಆಭರಣಗಳು ಅವರಿಗೆ ಬಹಳ ಮೆಚ್ಚಿಗೆಯಾದವು. ಕೆಲವನ್ನು ಅವರು ಹೊರಗೆ ಗ್ರಾಲರಿಯಲ್ಲಿ ಪ್ರದರ್ಶನ ಮಾಡಿದಲ್ಲಿಂದಲೇ ಆಯ್ದು ಮಾಡಿದರು.

ಆಯ್ದು ಮಾಡಿದ ಆಭರಣಗಳು ಕನಿಷ್ಠ ಪಕ್ಷ ಎಷ್ಟು ಸಮಯದಲ್ಲಿ ತಯಾರಾಗುತ್ತವೆ! ಸಂಜಯ ಕನೋಯಿ ಅವರ ಜಿಜ್ಞಾಸೆಯ ಬಗ್ಗೆ, ಆಕಾಶಗಾಮಿಯಾಗಿ ವಿಹರಿಸುತ್ತಿದ್ದ ಗೌತಮಿ ಉತ್ತರಿಸಲು ಕೆಲವು ಕ್ಷಣಿ ವಿಚಾರಮಗ್ನಿಜಾದಳು. ಅನಂತರ ಅವಳು ಅವರ ಪ್ರಶ್ನೆಗೆ ಉತ್ತರಿಸುವ ಮೊದಲು ಎರಡು ಮೂರು ನಿಮಿಷಗಳ ಕಾಲಾವಕಾಶ ಬೇಕು ಎಂದಳು. ತಮ್ಮ ಕಾಶಾರ್ಥನೆಯ ಕುಶಲ ಕಾರ್ಮಿಕರೊಡನೆ ಮೊದಲು ಪೋನಾನಲ್ಲಿ ಪರಾಮರ್ಶ ಮಾಡಬೇಕಾಗಿತ್ತು. ಆರ್ಥರ್ ಪ್ರಾಣಗೊಳಿಸಲು ಎಷ್ಟು ಕಾಲಾವಧಿ ಅಗತ್ಯ ಎಂಬ ಬಗ್ಗೆ. ಆರ್ಥರ್ ಬಹಳ ದೊಡ್ಡದು. ಅಲ್ಲದೆ ರಚನೆಯೂ ಬಹಳ ಜಟಿಲವಾದದ್ದು.

ಕುಶಲ ಕಲೆಗಾರರೊಂದಿಗೆ ಗೌತಮಿ ಪೋನಾನಲ್ಲಿ ಸ್ವಲ್ಪ ಮೃದುವಾಗಿ ಬಿರುಸಾಗಿ ಮಾತುಕತೆ ನಡೆಸಿದಳು. ಅಂತೂ ಕೊನೆಗೆ ಮಾತುಕತೆ ಒಂದು ಭೆಲೆತಾಂಶಕ್ಕೆ ಬಂದಿತು.

“ಇಂದು ಗುರುವಾರ ಮುಂದಿನ ಗುರುವಾರದ ಹೊತ್ತಿಗೆ ನಾವು ನಿಮ್ಮ ಆರ್ಥರ್ ಡೆಲಿವರಿ ಕೊಡುತ್ತೇವೆ. ಕಾಯಿಲೆ—ಕಸಾಲೆಯನ್ನೂ ಗಮನದಲ್ಲಿಟ್ಟುಕೊಂಡು ಮತ್ತೂ ಎರಡು ಮೂರು ದಿನ ಹೆಚ್ಚಿಗೇನೇ ಹಿಡಿಯೋದು ಒಳ್ಳೆಯಿದು. ನಗರದಲ್ಲಿ ಘ್ರೂ ಹಬ್ಬಿದೆ. ಮೂವತ್ತೆರಡರಲ್ಲಿ ಮೂರು ಜನ ಕೆಲಸಗಾರರು ಘ್ರೂನಿಂದ ಮಲಗಿದ್ದಾರೆ. ಅವರು ಮರಳಿ ಕೆಲಸಕ್ಕೆ ಹಾಜರಾಗಲು ಒಂದರಡು ದಿನ ಹಿಡಿಯಬಹುದು.”

“ಅಂದರೆ...” ಗೌತಮಿ ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದಳು. “ನಮ್ಮ ಕಡೆಯಿಂದ ಇಪ್ಪತ್ತೆಂಟನೇ ತಾರೀಕು ಘ್ರೂನ್ಲೋ. ನಿಮಗೆ ಇಪ್ಪತ್ತೆಂಟು ನಡೆಯುತ್ತಲ್ಲವಾ?”

“ನಡೆಯುತ್ತದೆ. ಕಾರ್ಯಕ್ರಮದಲ್ಲಿ ನಮ್ಮ ಕಡೆಯಿಂದ ಏನಾದರೂ ಹೆಚ್ಚು ಕಮ್ಮಿ ಆದರೆ, ಅಹಮ್ಮಾಬಾದೊನಿಂದ ನಾನು ತಕ್ಷಣ ಸೂಚನೆ ಕೊಡ್ದೇನೆ. ನಡೀರಿ... ಈಗ ಬಾಕಿ ಲೆಕ್ಕೆ ಪತ್ತದ ವಿಷಯ ಬಗೆಹರಿಸಿಕೊಳ್ಳೋಣ.”

ಅವರ ಸೂಚನೆಯನ್ನು ತಿಳಿದು ಗೌತಮಿ ಕ್ಷಯಲ್ಲಿ ಕ್ಷಾಲ್ಯಲ್ಲೇಟರ್ ಎತ್ತಿಕೊಂಡಳು.

ಅವರಿಂದ ಅನುಮತಿ ಪಡೆದು ನಮಿತಾ ಗ್ರೀನ್ ರೂಮಿಗೆ ಬಟ್ಟೆ ಬದಲಿಸಲು ಹೊದಳು. ತಲೆಗೂಡಲು ಬಿಜ್ಜಿಕೊಳ್ಳಬೇಕು. ಮೇರಕ್ಕೊ ಸ್ವಜ್ಞ ಮಾಡಿಕೊಳ್ಳಬೇಕು.

ಉಡುಪು ಮನೆಯಿಂದ ಹಾಕಿಕೊಂಡು ಬಂದದ್ದೇ ಇರಲಿ—ಕಪ್ಪು ಜೀನ್ಸ್ ಮೇಲೆ ಕಾವಿಬಣ್ಣದ ಡೆನಿಮ್ ಕಮೀಜ್.

ಡೀಪ್ ಶ್ರೀನಿಂಗ್ ಮಿಲ್ ನಿಂದ ಮುಖವನ್ನು ತೋಳಿಯುವಾಗ ಅವಳಲ್ಲಿ ಆತ್ಮವಿಶ್ವಾಸ ಆಳವಾಗಿ ನೆಲೆಯೂರಿದ್ದು ಅನುಭವಕ್ಕೆ ಬಂತು. ಉಹಾತೀತ ಕಂದರವನ್ನು ಜಿಗಿದು ಆಕೆ ಇಲ್ಲಿಯವರೆಗೆ ಬಂದಿದ್ದಾಳೆ ಅನಿಸಿತು. ಅದಕ್ಕೆ ದಾರಿ ತಂತಾನೇ ಸುಗಮಗೊಳ್ಳುತ್ತಿದೆಯಂಬುದೂ ಸ್ವಷ್ಟ ಆತ್ಮವಿಶ್ವಾಸ ಪ್ರತಿಯೊಂದು ಸಂಕಂಡ ಕೇಲಿಕ್ಕೆ—ಅಪ್ಪಾಚಿ ಆಗಾಗ ಇದನ್ನು ಹೇಳುತ್ತಿದ್ದರು.

೯

“ಇಕ್ಕಾ, ನೋಡು, ಈ ಪ್ರೋಟೋ ಕುಂತಿ ಕಳಿಸಿದ್ದಾಳೆ”

ಅವಳು ಮನಿಯ ತಲೆಗೆ ಎಣ್ಣೆಹಾಕಿ ತಲೆ ಬಾಚುತ್ತಿದ್ದಳು. ಪಕ್ಕದಲ್ಲಿ ಅವಿತುಕೂತಿದ್ದ ಥುನ್ನೂ ತಕರಾರು ಮಾಡುತ್ತಿದ್ದು. ಅವನನ್ನು ಅವನ ಕ್ಲಾಸ್ ಟೀಚರು ಎರಡು ಕಾರಣಗಳಾಗಿ ಕರೆದು ಫೀಮಾರಿ ಹಾಕಿದ್ದಳು. ಮೊದಲನೆಯದಾಗಿ ಅವನು ಹೇರೊಕಟಿಂಗ್ ಮಾಡಿಸಿಕೊಂಡಿಲ್ಲ. ಸೋಮವಾರ ಅವನು ತಲೆಗೂದಲು ಕತ್ತರಿಸಿಕೊಂಡು ಬರಿದಿದ್ದರೆ ಅವನನ್ನು ಮನೆಗೆ ಮರಳಿ ಕಳಿಸಲಾಗುವುದು. ಎರಡನೆಯದು, ಅವನ ಬಿಳಿಯ ಅಂಗಿಯ ಕಾಲರ್ ಅತಿಯಾಗಿ ಕೊಳೆಯಾಗಿರುತ್ತದೆ. ಮನೆಯಲ್ಲಿ ಬಚ್ಚೆ ಒಗೆಯುವವಳಿಗೆ ಹೇಳಿ ಚನ್ನಾಗಿ ತಿಕ್ಕಿ ತೋಳಿದು ಕಾಲರ್ನ ಹೋಗುವಂತೆ ನೋಡಿಕೊಳ್ಳಬೇಕು.

ತನ್ನ ಕಡೆ ಉದ್ದಕ್ಕೆ ಕ್ಕೆ ಮಾಡಿದ ಅಮೃತ ಕ್ಕೆಯನ್ನು ಅವಳು ನೋಡಿಯೂ ನೋಡಂದಂತೆ ಮಾಡಿದಳು.

“ನೀನು ಅವನ ಅಂಗಿಯ ಕಾಲರನ್ನು ಯಾಕೆ ಚನ್ನಾಗಿ ತಿಕ್ಕುವುದಿಲ್ಲ? ಹುಡುಗರು ತನ್ನ ಸಹಪಾಠಿಗಳ ನಡುವೆ ನಾಚಿಕೆ ಪಟ್ಟಕೊಳ್ಳಬೇಕಾಗುತ್ತದೆ.”

ಅಮೃತೊಪ್ಪಳಿಕೆ ಕಿತ್ತ ಹಸಿ ಹುಟ್ಟಿನ ಹಾಗೆ ಚುರುಚುರುಗುಟ್ಟಿದಳು.

“ಆ ಎರಡು ಶರ್ಟುಗಳು ಹೊಸದಾಗಿ ಕೊಂಡ ಸೂಲ್ ತ್ರೇಸ್‌ಗಳು. ಎರಡರ ಕಾಲರನ್ನೂ ತಿಕ್ಕುತ್ತಲೇ ಇದ್ದೇನೆ. ಬ್ರೂನ್ಸ್ ಸ್ವಲ್ಪ ಜೋರಾಗಿ ತಿಕ್ಕಿದರೆ ಬಚ್ಚೆ ಸವೆದು ಹೋಗುತ್ತದೆ.”

“ನಾನು ಮನಿಯ ಡ್ರೆಸ್ ಹೋಲಿಸಲಿಕ್ಕೆ ಹಾಕಲುಹೋದಾಗ, ಇಷ್ಟ್ವಾಂದು ಕೆಟ್ಟಬಟ್ಟೆಯ ಅಂಗಿಯ ಬಗ್ಗೆ ಯಾಕೆ ಹೇಳಲಿಲ್ಲ?”

“ಹೇಗಿದ್ದರೂ ತಿಂಗಳೊಪ್ಪತ್ತು ಕಳೆಯುತ್ತದೆ ಎಂದು ಯೋಚಿಸಿದೆ.”

“ನಡೆಯಿತಾ?” ಅವಳು ದೃಷ್ಟಿಯಿರಿ ತಲೆಯಲುಗಿರಿದಳು.

“ಮನಿಯಾಳ ಬ್ಲೈಜ್ ಹರಿದಧನ್ನು ನೀನು ನೋಡಿದೆ. ಥುನ್ನನ ಅಂಗಿ

ನಿನಗೆ ಕಾಣಲಿಲ್ಲವಾ?” ಅಮೃತ್ಯು ಮತ್ತೆ ಹಳೆಯ ಪುರಾಣಕ್ಕೆ ಇಳಿದಳು.

“ಮುನಿಯಾ ತನ್ನ ಹರಿದ ಬ್ಲೋಜನ್ನು ತಾನೇ ತಂದು ತೋರಿಸಿದ್ದಳು, ಘನ್ಮಾನ ಬಟ್ಟೆಯನ್ನು ತೆಗೆದು ಇಡೋಳು ನೀನೇ ಅಲ್ಲವಾ? ಈಗ ನನಗೆ ಹೇಳಿದೀಯ!”

ಅಮೃತ್ಯು ಕಟ್ಟಿಕೆಯ ಮಾತು ವಿಷದ ಬಾಣದ ಹಾಗೆ ಮಿದುಳನ್ನು ತಿವಿಯತೊಡಗಿತು. ರಚಾದ ಹೆಸರಿನಲ್ಲಿ ಒಂದು ರವಿವಾರ ಸಿಗುತ್ತದೆ. ಆದಿನ ಅವಳ ಮನೆಯ ಅವ್ಯವಸ್ಥೆಯನ್ನು ಸರಿಪಡಿಸಲು ಓಂಕ ಕಟ್ಟಿದ್ದಳು. ಆದರೆ ಇಷ್ಟೆಲ್ಲ ಮಾಡಿದರೂ ಅಮೃತ್ಯು ಹೃದಯದಲ್ಲಿ ಅದಕ್ಕೆ ಯಾವ ಲೆಕ್ಕವೂ ಇಲ್ಲ.

ಮುನಿಯಾಳ ಹೆರಳು ಹಾಕುತ್ತಿದ್ದ ಅವಳು ಹೇಳಿದಳು.

“ವಿಶೇಷ ದಯೆ ತೋರಿಸಿ ನನಗೇಂದು ಉಪಕಾರ ಮಾಡಿಯಾ? ಹೇರ್ ಕಟ್ಟಿಂಗ್ ಸಲುನಿಗೆ ಕರೆದಕೊಂಡು ಹೋಗಿ ಅವನ ಕೂದಲು ಮಾಡಿಸಿಕೊಂಡು ಬಾ. ಸ್ಕೂಲಿನ ಅಂಗಡಿಯಿಂದ ಅಂಗಿಯನ್ನು ಖರೀದಿಸಬೇಕು. ನಾಳೆ ಬೆಳಿಗ್ ಸ್ಕೂಲಿಗೆ ಹೋಗಿಯೇ ಅನಂತರ ಆಫೀಸಿಗೆ ಹೊರಟುಹೋಗೇನೇ.”

“ಗೋಡೆಗೆ ಅಂಟಕೊಂಡು ಯಾಕೆ ನಿಂತಿದೀಯಾ ಅಕ್ಕನಿಗೆ ಆತುಕೊಂಡು. ಏಳು ನಡಿ, ಚಪ್ಪಲ್ ಹಾಕಿಕೋ...!”

“ಎಲ್ಲಿದೆ?” ಘನ್ಮಾ ಕೇಳಿದ.

“ನಿನ್ನ ತಲೆ ಮೇಲೆ ಇದೆ! ಹೋಗಿ ಮುಡುಕಬಾರದೇನೋ ಮಂಜದ ಕೆಳಗಡೆ ಅಲ್ಲೆಲ್ಲಾದರೂ ಇದೆಯೇನೋ ಅಂತ.”

ಘನ್ಮಾ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ತನ್ನ ಚಪ್ಪಲಿಯನ್ನು ಮುಡುಕತೊಡಗಿದ.

ಅಮೃತ್ಯು ಪೋಟೋವನ್ನು ಅವಳ ಎದುರಿಗೆ ಹಿಡಿದಳು.

“ಮುಡುಗ ನೋಡಲಿಕ್ಕೆ-ಕೇಳಲಿಕ್ಕೆ ಸುಂದರ ಇರೋವಷ್ಟು ಪೋಟೋದಲ್ಲಿ ಸುಂದರವಾಗಿಲ್ಲ. ಬಣ್ಣ ಶುಭ್ರವಾಗಿದೆ. ಕುಂತಿ ಮುಡುಗನನ್ನು ಮನೆಗೆ ಕರೆಸಿ ನನಗೆ ತೋರಿಸಿದಳು. ಮುಡುಗನಿಗೆ ತಾಯಿ ಇದಾಳೆ. ತಂದೆ ಇಲ್ಲ. ಇಬ್ಬರು ಅಕ್ಕಂದಿರ ಮುಡುವೆಯಾಗಿದೆ. ಬಳ್ಳಿಗೆ ಮೂರು, ಮತ್ತೊಬ್ಬಿಲಿಗೆ ನಾಲ್ಕು ಜನ ಮಕ್ಕಳು. ಮಕ್ಕಳು ಮರಿ ಸಹಿತವಾಗಿ ಅವರು ತಮ್ಮ ಮನೆಗಳಲ್ಲಿ ಆರಾಮಾಗಿದಾರೆ.”

ಇನ್ನೊಂದು ಹೆರಳು ಹಾಕುವ ಮುನ್ನ, ಉಳಿದಿದ್ದ ಅರ್ಥ ಕೂದಲನ್ನು ಹಿಕ್ಕಿ ಕೂದಲ ಗಂಟು ಬಿಡಿಸಿದಳು. ಬೈತಲೆಯಲ್ಲಿ ಮೂರು-ನಾಲ್ಕು ಹೇನಿನ ಮೊಟ್ಟೆಗಳನ್ನು ನೋಡಿ ಚಿಂತಿತಾದಳು. ಹೇನಿಗೆ ಚಿಕಿತ್ಸೆ ಮಾಡಲೇಬೇಕು. ಲೈಸಿಲ್ ತಂದುಹಾಕಬೇಕು. ಅದನ್ನು ಅಂಟಸಿಕೊಂಡ ಮುನಿಯಾಳಿಗೆ ನಿದ್ದೆ ಬರೋದಿಲ್ಲ. ಕೆರೆತ-ಮಣ್ಣ ಶುರುವಾಗೋದಕ್ಕೆ ಇನ್ನು ಎಪ್ಪು ದಿನ ಬೇಕು!

ಅಂಗಳದಲ್ಲಿ ಜೆಲ್ಲಿದ ಸೆಜ್ಜೆಯ ಕಾಳು ಹೆಕ್ಕುವ ಹಕ್ಕಿಗಳ ಹಾಗೆ ಅಮೃತ್ಯು ಕುಕಿಲು ದನಿಯಲ್ಲಿ ಹೇಳಿದಳು.

“ಹುಡುಗನ ಹೆಸರು ವಿನಯಚಂದ್ರ ದುಬೆ. ಈಗಷ್ಟೇ ಮೂರು ತಿಂಗಳ ಹಿಂದೆಯಷ್ಟೇ, ಕುಂತಿ ಕೆಲಸ ಮಾಡುವ ಪಾಠಿಕರಿಯಲ್ಲೇ ಘಟರ್ ನೋಕರಿ ಮಾಡಿದಾನೆ. ನೋಕರಿ ಕಾಯಂ ಆಗಿಲ್ಲ. ಬೇಗನೆ ಕಾಯಂ ಆಗುತ್ತದೆ. ಕುಂತಿ ಬಹಳ ದೂರದ ಆಲೋಚನ ಮಾಡಿದ್ದಾಳೆ. ಹುಡುಗ ನನ್ನ ಕೈಯಲ್ಲಿದ್ದಾನೆ ಎಂದು ಕುಂತಿ ಹೇಳಿತ್ತಾಳೆ. ಅಲ್ಲದೆ ಕೊಡುವ-ತಕ್ಕೊಳ್ಳುವ ವ್ಯವಹಾರ ಏನೂ ಇಲ್ಲ. ಇಷ್ಟೇ ಅವನಿಗೆ ಇರಲಿಕ್ಕೆ ವಾಸದ ಸಮಸ್ಯೆಯೋಂದೇ.

ಅನಿವಾರ್ಯವಾಗಿ ರಿಕ್ಷ ಓಡಿಸುವ ಅವನದೇ ಹೆಚ್ಚಿಯ ಕುಂಭಾರನೊಬ್ಬನ ಕೋಣೆಯಲ್ಲಿ ವಾಸವಾಗಿದಾನೆ. ಬ್ರಾಹ್ಮಣರಲ್ಲಿ ಇಂಥ ಗೋವಿನಂಥ ಹುಡುಗ ಸಿಗೋಡು ನಸೀಬ ಅಂತ ತಿಳಕೋ. ಕಷ್ಟ-ಕಸರತ್ತು ಮಾಡಿ ಕೈಯಲ್ಲಿ ನಾಲ್ಕು ಕಾಸು ಸಂಪಾದಿಸಿ ಸ್ವಂತ ವಾಸಕ್ಕೆ ಒಂದು ಮನೆ ಮಾಡಿಕೊಳ್ಳೋವರೆಗೆ ಅವನು ನಿನ್ನ ಮನೇಲೇ ಇರ್ತಾನೆ. ಅಳಿಯ ಮತ್ತು ಮಗ ಇಬ್ಬರೂ ಒಂದೇ ಅಲ್ಲವಾ? ಏನು ವ್ಯತ್ಯಾಸ? ನೋಡು, ಒಪ್ಪಿದರೆ ತಲೆಬಿಸಿ ಇರೋದಿಲ್ಲ. ಇಲ್ಲವಾದರೆ ತಲೆಬಿಸಿ ಇರೋದೆ.”

“ಹುಡುಗ ಕುಂತಿಯ ಬಳಿ ಮುಚ್ಚುಮರೆಯಿಲ್ಲದೆ ಹೇಳಿದಾನೆ-ಅಮ್ಮೆ ಉರಲ್ಲಿ ನಾಲ್ಕು ಕುರಿ ಕಟ್ಟೊಂಡಿದಾಳೆ. ಅವಳು ಮನೆ ಹೊಸಿಲು ಬಿಟ್ಟು ಮುಂಬಯಿಗೆ ಬರೋವಳಲ್ಲ. ಅವಳಿಗೆ ಪಾಯಿಶಾನೆಗೆ ಹೋಗಲಿಕ್ಕೆ ತೆರೆದ ಹೋಲವೇ ಬೇಕು. ಸಾನು-ಧ್ಯಾನಕ್ಕಾಗಿ ಗಂಗೆಯಲ್ಲಿ ಮುಳುಗುಹಾಕರ್ಬೇಕು ಇವೆಲ್ಲ ಇದೆ.

“ದುಬೆಯವರು ಪೌರೋಚಿತ್ಯ ಮಾಡಿದ್ದರೂ. ಈಗ ಅವರಿಲ್ಲದಿದ್ದರೂ ಹಬ್ಬ-ಮುಕ್ಕಿಮೆಯಲ್ಲಿ ಮನೆಯಲ್ಲಿ ಹಿಟ್ಟು ಇರದಿದ್ದರೂ ನೇರವಾಗಿ ಮನೆಗೆ ಬಂದುಬಿಡುತ್ತದೆ. ಉರಿನ ದೇವಿಯ ಕಟ್ಟಿಯ ಮೇಲೆ ದೇವಿಗೆ ನೈವೇದ್ಯ ಅರ್ಪಿಸುವ ಕೆಲಸವನ್ನು ಅವಳೇ ಮಾಡುತ್ತಾಳೆ. ಆದರೆ ಮದುವೆ ಹೊತ್ತಿನಲ್ಲಿ ದಾಗಿನೆ-ಒಡವೆ ಹಾಕೋಡು ವಿಧವೆ ತಾಯಿಯಿಂದ ಶಕ್ಯವಿಲ್ಲದ ಮಾತು. ಇದ್ದುದೆಲ್ಲ ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಖಚಾಗಿದೆ.

“ಅಲ್ಲಿ ಕುಂತಿಗೆ ನಮ್ಮ ಮನೆಯದೇ, ಜಿಂತೆಯಾಗಿದೆ. ಅಳಿಯ ಮನೇಲಿದಿದ್ದರೆ ಮಾವನ ಯೋಗ್ಯಕ್ಕೆ ನೋಡಿಕೊಳ್ಳೋದಕ್ಕೂ ಸಹಾಯವಾಗುತ್ತದೆ ಅನ್ನತ್ವ ಇದ್ದಳು.”

ಜಡೆ ಹೆಚ್ಚೆಯುತ್ತ ಅವಳು ತಾಯಿಯ ಕಡೆ ಓರೆಗಣ್ಣಿನಿಂದ ನೋಡಿದಳು. ವಶಪಡಿಸಿಕೊಳ್ಳಬೇಕು ಅನೋಽಂ ಮನಸ್ಸು ಬಂದರೆ ಅಮ್ಮನ ದನಿಯಲ್ಲಿ ಎಷ್ಟು ಜೇನು ಸುರಿಯುತ್ತದೆ! ಪ್ರಸಲಾಯಿಸುವುದರಲ್ಲಿ ಬಹಳ ಜಾಳ. ಯಾವಾಗಲೂ ಕರೋರವಾಗಿ ವರ್ತಿಸುವವರು ಇದೇ ಅಮ್ಮನಾ ಅನಿಸಿಬಿಡುತ್ತದೆ.

“ಏನಂದೇ?.... ಏನು ಮಾಡ್ತಾನೆ ಹುಡುಗ?”

“ಹೇಳಿದೆನಲ್ಲ, ಘಟರ್ ಆಗಿದಾನೆ!”

ಜಪ್ಪಲ್ ಧರಿಸಿಕೊಂಡು ಬಂದ ಭುನ್ನು ಹೊರಡಲು ತಯಾರಾಗಿ ಅಮ್ಮನ

೨೮೭ / ಆವಿಗೆ

ಭುಜ ಹಿಡಿದು ಅಲುಗಿಸುತ್ತೇ ಹೇಳಿದ—“ಎಣು ...ಹೋಗೋಣ”

ಅವನತ್ತೆ ಲಕ್ಷ್ಯ ಕೊಡದೆ ಉಪೇಕ್ಷೆಯಿಂದಲೇ ವ್ಯವಹರಿಸುತ್ತಿದ್ದ ಅಮೃ ಒಮ್ಮೆಲೇ ಸಿಟ್ಟಿಗೆದ್ದು ಗದರಿಸಿದಳು.

“ಏನಾಗಿದೆಯೋ ನಿನಗೆ? ಎತ್ತಿನ ಹೆಗಲಮೇಲೆ ಬಾರಿಸಿದ ಹಾಗೆ ಬಾರಿಸ್ತು ಇದೀಯ? ನೀನೇ ಕ್ಷೇರಿಕರ ಅಂಗಡಿಗೆ ಯಾಕೆ ಒಡಿಹೋಗಬಾರದು? ಹೋಗಿ ಅಲ್ಲಿ ನಿನ್ನ ನಂಬರು ಹಚ್ಚು, ನೀನು ಹೋಗುತ್ತಲೇ ಯಾರೂ ನಿನ್ನನ್ನು ರಾಜಸಿಂಹಾಸನದ ಮೇಲೆ ಕೂರಿಸೋದಿಲ್ಲ...”

“ಮಹಾ ಮೂರ್ವಿನ ಹಾಗೆ ಯಾಕಿನ್ನೂ ನಿಂತಿದೀಯೋ... ಕೇಳೋದಿಲ್ಲವಾ ನಿನಗೆ ಒಂದು ಬಾರಿ ಹೇಳಿದ್ದು! ಅಕ್ಕನ ಬಳಿ ಅವಕ್ಕೆ ಮಾತನಾಡೋದಿದೆ ನನಗೆ. ಮಾತನಾಡಿ ನಂತರ ಬರ್ತೇನೇ... ನೀನು ನಡಿ ಮುಂದ.....”

“ನನ್ನನ್ನು ನೀರು ಬಿಟ್ಟು ಕೊಡೋದಕ್ಕೆ ಚಿಕ್ಕಮೃವಿಗೆ ಬೇರೆ ಯಾರಾದರೂ ಗಾರೆ ಹೋರೋ ಕೆಲಸ ಮಾಡುವ ಕೂಲಿಯವರು ಯಾರೂ ಸಿಗಲಿಲ್ಲವಾ?”

ಅಮೃನ ಹುಚ್ಚು ವರ್ತನೆ ಹಿಡಿತ ಏರಿತ್ತು.

“ಕೂಲಿಕಾರರು ಮನುಷ್ಯರಾಗಿರೋದಿಲ್ಲವಾ?”

“ಅಪ್ಪಾಜಿ ನಿನಗೆ ಇಪ್ಪವಾಗಿದ್ದರಾ?”

“ಹೂಂ! ನನ್ನ ವಿಷಯ ಬಿಡು. ಕಳೆದು ಹೋದದ್ದನ್ನು ಕಡೆಯುವುದು ಬೇಡ.... ಹೇಗೋ ಆಯಿತು. ನೀನು ನಿನ್ನ ಬಗ್ಗೆ ಆಲೋಚನೆ ಮಾಡು. ಮರಣಾಸನ್ನ ಸ್ಥಿತಿಲೀರೋ ನಿಮ್ಮ ಅಪ್ಪವಿಗೆ ಸಾಮಧ್ಯ ಇದೆಯಾ ನಿನಗೆ ಕಲೆಕ್ಕರರನ್ನೋ ಕಮೀಶನರನ್ನೋ ಹುಡುಕೊಂಡು ತರೋದಕ್ಕೆ? ನಮ್ಮ ಹಿಂದೆ ಬೇರೆ ಯಾರು ಹಿತ್ಯಾಖಾರಾರೆ? ಕುಂತಿಗೆ ಯಾವಾಗಲೂ ನನ್ನದೇ ಚಿಂತೆ! ನಾನೋಬ್ಬಳು ನನ್ನ ಎದೆ ಮೇಲೆ ಬೆಳೆದ ಮಗಳನ್ನು ಹೋಕೊಂಡು ಕೂತಿದ್ದಿನಲ್ಲಿ...!”

“ಸರಿ, ಆದರೆ ನಾನು ಈಗ ಮದುವೆ ಮಾಡಿಕೊಳ್ಳಲಾರೆ. ಚಿಕ್ಕಮೃವಿಗೆ ನೀನು ಹೇಳಿಬಿಡು. ಪಾಪ ಅವಕು ನಿಶ್ಚಿಯಿಂದ ಮಲಗಲಿ. ಇನ್ನು ಇದು ವರ್ಷ ನನಗಾಗಿ ವರಣನ್ನು ಹುಡುಕಲು ಚಪ್ಪಲಿ ಸವೇಸೋದು ಬೇಡ. ಚಿಕ್ಕವರಾದ ತಮ್ಮ-ತಂಗಿಯರನ್ನು ಅಂತರಿಕ್ಷದಲ್ಲಿಯೇ ಕೈಬಿಟ್ಟು, ನಾನು ಮಾತ್ರ ಬ್ಯಾಂಡ್‌ವಾದ್ಯ ಬಾರಿಸಿಕೊಳ್ಳಾ ಕೂತುಕೊಳ್ಳಲಾ? ಅಪ್ಪಾಜಿಗೆ ಮೋದಲು ಆರಾಮಾಗಲಿ...”

ಅಮೃನ ಗಂಟಿಕ್ಕಿದ್ದ ಹಟಮಾರಿ ಹುಬ್ಬು ಕೆಳಗಿಳಿಯಿತು. ಬೆಣ್ಣೆಯ ಮೃದುತ್ತೆ ಒಮ್ಮೆಲೇ ಕಾಣಿಸಿಕೊಂಡಿತು.

“ನೀನು ಒಂದುಬಾರಿ ನಿನ್ನ ಕಣ್ಣಿಂದ ಹುಡುಗನ ಪೋಟೋ ನೋಡು. ಕುಂತಿ ಹೇಳಾ ಇದ್ದಳು. ವಿನಯನಿಗೆ ನೌಕರಿ ಸಿಕ್ಕ ಸುದ್ದಿ ಅವನ ಹಳ್ಳಿಗೆ ತಲುಪಿದೆಯಂತೆ. ಹಳ್ಳಿಯ ಜನಗಳು ಕ್ರಿಮುಗಿದುಕೊಂಡು ಅವನ ತಾಯಿಯ ಹಿಂದೆ ಒಡಿದಾರಂತೆ.

ಅವಿಗೆ / ೨೮೫

ಒಳ್ಳೆಯ ಮನೆತನದ ಒಳ್ಳೆಯ ಹುಡುಗನನ್ನು ಯಾರಾದರೂ ಬಿಡ್ಡಾರಾ? ಕುಂತಿ ಜವಾಬ್ದಾರಿ ತಗೊಂಡಿದಾಳೆ. ಹುಡುಗ ಪರಿಶ್ರಮಿ. ಸಂಸ್ಕಾರವಂತ ಕುಂತಿ ನನ್ನ ಪರಿಚಯ ಮಾಡಿಕೊಡುತ್ತಲೇ ಕಾಲಿಗೆ ಬಿದ್ದು ನಮಸ್ಕರಿಸೋದಕ್ಕೆ ಓಡಿಬಂದ. ಯಾವ ಸಗೆ-ಸಂಬಂಧ ಇಲ್ಲದೆ ಯಾರಾದರೂ ಯಾರದೋ ಕಾಲು ಮುಟ್ಟಲು ಬರುತ್ತಾರಾ?”

“ಸಂಬಂಧ ಇಲ್ಲದೆ ಅವನು ನಿನ್ನ ಕಾಲು ಮುಟ್ಟಲಿಲ್ಲ” ಮನಿಯಾಳ ಜಡೆಗೆ ಸ್ಕೂಲಿನ ಕೆಂಪು ರಿಬ್ಬನ್ನು ಸೇರಿಸುತ್ತ ಹೆಣೆಯುತ್ತಿದ್ದಳು ಅವಳು.

“ಅಲ್ಲವೇ, ನನಗೂ ಅವನಿಗೂ ಯಾವ ಸಂಬಂಧ ಇದೆ ಅದನ್ನಾದರೂ ಹೇಳು. ನನ್ನ ಬುದ್ಧಿಗಂತೂ ಹೊಳೆಯುವುದಿಲ್ಲ.”

“ಫ್ರೈಕ್‌ರಿಯ ಮಾಲೀಕಳ ಖಾಸ್ ಅಕ್ಕ ಅಲ್ಲವಾ ನೀನು!”

ರೋಷದಿಂದ ಪೋಟೋವನ್ನು ಮೇಚಿನ ಮೇಲೆ ಎಸೆದು ದುಮುದುಮುಗುಟ್ಟು ಅಮೃ ಮನೆಯ ಬಾಗಿಲಿಂದಾಚೆ ಹೊರಟುಹೋದಳು.

ಪೋಟೋವನ್ನೆತ್ತಿಕೊಂಡು ಅವಳು ತನ್ನ ಅಪ್ಪಾಜಿಯವರ ಕೈಯಲ್ಲಿ ಇಟ್ಟಳು.

“ನಿಮ್ಮ ಅಲ್ಲಿಯನಾಗುವವನ ಮುಖ ನೋಡಿ ಅಪ್ಪಾಜಿ...”

ಅಪ್ಪಾಜಿ ಒಂದು ಕ್ಷಣಿ ಪೋಟೋವನ್ನು ಗಮನವಿಟ್ಟು ನೋಡಿದರು. ನಂತರ ಕುಬ್ಬ ಸ್ವರದಲ್ಲಿ ಏನನ್ನೋ ಹೇಳಲು ಹಾತೋರೆದಂತೆ ಕಂಡರು. ಮನಿಯಾ ತಕ್ಕಿನ ಹೋಗಿ ಅವರ ಸ್ಥಿರತ್ವನ್ನು ಮೊಳಳಿಸಿ ಮುಡಚಿದ ಅವರ ಎಡಗಾಲ ಮೇಲೆ ಇಟ್ಟಳು. ಅಪ್ಪಾಜಿ ಸ್ಥಿರತ್ವನ ಮೇಲೆ ತಮ್ಮ ಅಭಿಪ್ರಾಯವನ್ನು ಬರೆದರು.

“ಮೊದಲು ನೀನು ಸಂಪೂರ್ಣ ಸ್ವಾಮಲಂಬಿಯಾಗು. ಅನಂತರ ಮದುವೆ ಎಲ್ಲ ಇದ್ದೆ ಇದೆ. ಎರಡನೆಯದಾಗಿ, ಬೇರೆಯವರ ಪರಿಶ್ರಮದ ಬಗ್ಗೆ ವ್ಯಂಗ್ಯವಾಡುವುದು ಯೋಗ್ಯವಲ್ಲ.”

“ಹಿಪ್‌...ಹಿಪ್‌... ಹುರ್ರೇ...” ರಣರಂಗದಲ್ಲಿ ಗೆದ್ದ ವಿಜಯೋತ್ಸಾಹದಲ್ಲಿ ಸಂಭ್ರಮಿಸುತ್ತ ಮನಿಯಾ ಸ್ಥಿರತ್ವನ್ನು ಎತ್ತಿ ತಂದು ಗೋಡೆಯ ಸಹಾಯದಿಂದ ಮೇಚಿನ ಮೇಲೆ ಒರಗಿಸಿ ನಿಲ್ಲಿಸಿದಳು-ಘನನ್ನಾನ್ನೋಂದಿಗೆ ಕ್ಷೋರಿಕನ ಅಂಗಡಿಯಿಂದ ಹಿಂತಿರುಗಿದಾಗ ಅಮೃನ ದೃಷ್ಟಿ ಅಪ್ಪಾಜಿಯ ಅಭಿಪ್ರಾಯದ ಮೇಲೆ ಬೀಳಲೆಂದು.

ಅವಳು ಮನಿಯಾಳಿಗೆ ಕೇಳಿದಳು-“ನೀನು ಹೇಳಲೇ ಇಲ್ಲವಲ್ಲ, ಪಂಡಿತ ವಿನಯಚಂದ್ರ ದುಬೆಯ ಪೋಟೋ ನಿನಗೆ ಹೇಗೆ ಕಾಣಿಸಿತು ಅಂತ!”

“ನಿಜ ಹೇಳಲಾ?”

“ನೀನು ಸುಳ್ಳಂಧು ಹೇಳ್ತೇಯಾ?”

ಮನಿಯಾ ಕಿಲಕಿಲನೆ ನಕ್ಕಳು.

“ಕೇವಲ ಅಮೃನ ಎದುರಿಗೆ ಮಾತ್ರ, ಘನನ್ನಾನಿಗೆ ಹೊಡೆಯುವುದನ್ನು ತಪ್ಪಿಸುವ ಉದ್ದೇಶದಿಂದ.”

೧೮೪ / ಆವಿಗೆ

“ಇರಲಿ ಬಿಡು... ಹೇಳು...”

“ಚಿತ್ತ ಪಕ್ಕಾ ನಮ್ಮ ಹಾಲಿನ ಭಯ್ಯಾ ಇದಾನಲ್ಲ... ಹಾಗಿದೆ!”

ದೀಪ್ರ್ಯಾ ನಿಶ್ಚಯಾಸಬಿಟ್ಟು ಅವಳು ಕುಂತಿ ಮಾಂಸಿಯ ಘ್ರಾಕ್ಷರಿಯಲ್ಲಿ ಕೆಲಸ ಮಾಡುವ ತಾತ್ಕಾಲಿಕ ಫಿಟರ್‌ನ ಚಿತ್ರವನ್ನು ಮೇಜಿನ ಮೇಲಿಟ್ಟು ಲಕೋಟೆಯೋಳಗೆ ಸೇರಿಸಿದಳು. ಚಿತ್ರದ ಲಕೋಟೆಯನ್ನು ಎತ್ತಿ ಅದರ ಮೇಲೆ ಮುದ್ರಿತವಾದುದನ್ನು ಓದಿದಳು-ಉಲ್ಲಾಸನಗರದ ಯಾವುದೋ ಪೋಟೋ ಸ್ಪೃಹಿಯೋದ್ದಾಗಿತ್ತು. ಬಹುಶಃ ಇವರಿಗೆಲ್ಲ ಶೋರಿಸಲಿಕ್ಕಾಗಿಯೇ ಹುಡುಗ ತ್ವರಿತವಾಗಿ ಫೋಟೋ ತೆಗೆಸಿರಬಹುದು. ಅಥವಾ ಕುಂತಿ ಚಿಕ್ಕಮ್ಮೆ ತಾವೇ ವಿನಯ ಚಂದ್ರ ದುಬೆಯನ್ನು ಪೋಟೋ ಸ್ಪೃಹಿಯೋಕ್ಕೆ ಕರೆದುಕೊಂಡು ಹೋಗಿ ಚಿತ್ತ ತೆಗೆಸಿರಬಹುದು. ಯಾರ ಸಲುವಾಗಿಯಾದರೂ ಹತ್ತು ಹದಿನ್ಯೇದು ರೂಪಾಯಿ ಖಚ್ಚ ಮಾಡುವುದೆಂದರೆ ಕುಂತಿ ಚಿಕ್ಕಮ್ಮೆಗೆ ಹ್ವಾಲ್‌ಕ ಸಂಗತಿ. ಅದಕ್ಕಿಂತ ಹೆಚ್ಚಿಗೆ ದಾನ-ದಾಷ್ಟನೆ, ಮನೆಗೆ ಬೆಂಕ ಹಚ್ಚಿ ತಮಾಷೆ ನೋಡುವುದು.

ಮುನಿಯಾ ಮತ್ತು ಅವಳು ಇಡ್ಲಿ-ಸಾಂಬಾರು ಮಾಡಲು ಅಡುಗೆ ಮನೆಗೆ ಹೋಕ್ಕರು.

ಇಡ್ಲಿಯ ಅಕ್ಕೆ-ಬೇಳೆಯನ್ನು ಮುನಿಯಾ ಕೆಳಗಿನ ಮನೆಯ ಸರದಾರಿನೆ ಆಂಟಿಯ ಮಿಶ್ಕಿಯಲ್ಲಿ ಬೀಸಿ ತಂದಿದ್ದಳು. ತೆಂಗಿನಕಾಯಿಯ ಚಟ್ಟಿಯನ್ನು ಬೀಸಿ, ಬೆಳಿಗೆ ಅವಶ್ಯಕತೆ ಬಿದ್ದಾಗ ಒಯ್ಯುವುದಾಗಿ ಹೇಳಿ ಅವರ ಮನೆಯ ಪ್ರೀಜಾನಲ್ಲೇ, ಇಟ್ಟು ಬಂದಿದ್ದಳು.

ಇಡ್ಲಿಯ ಹಿಟ್ಟು ಉಬ್ಬಿ ಬಂದಿತ್ತು. ಅದನ್ನು ಸ್ಪ್ಲಾಟ್ ಅಂಗ್ಯೆಯಲ್ಲಿ ಹಾಕಿಕೊಂಡು ಉಪ್ಪು ಹದವಾಗಿದೆಯೇ ಎಂದು ರುಚಿ ನೋಡಿದಳು. ಉಪ್ಪು ಕಡಿಮೆಯಾಗಿದೆ ಅನಿಸಿತು ಅವಳಿಗೆ. ಉಪ್ಪು ಹಾಕಿ ತಿರುವುತ್ತ ಮುನಿಯಾಳ ಕಡೆ ತಿರುಗಿ ಕೇಳಿದಳು.

“ನಿನ್ನ ಸಹಪಾತ್ರ ಪ್ರೇಮಿಯ ಯುದ್ಧರಂಗದಿಂದ ಓಡಿಹೋಗಿದ್ದಾನೆಯೇ ಅಥವಾ ಹೆಣದ ಬಚ್ಚೆಯನ್ನು ತಲೆಗೆ ಸುತ್ತಿಕೊಂಡು ಎದುರಿಸಿ ನಿಂತಿದ್ದಾನೆಯೇ?”

“ಸಂಪೂರ್ಣ ಮೂರು ಪೀರಿಯಡ್ ಅವನನ್ನು ಕಾಲಿಸಿನಲ್ಲಿ ಬೆಂಚ್ ಮೇಲೆ ಎದ್ದು ನಿಲ್ಲಿಸಿದ್ದರು ಟೀಚರ್. ಅದರಿಂದ ಅವನ ಅಧಿಕಪ್ರಸಂಗತನ ಎಲ್ಲರಿಗೂ ಗೊತ್ತಾಯಿತು. ಇನ್ನೊಂದಾ ನಿಂತುಕೊಳ್ಳಬೇಕೆ ಯುದ್ಧರಂಗದಲ್ಲಿ, ಅಕ್ಕಾ”

“ಅವನ ತಂದೆ ತಾಯಿಗಳಿಗೂ ಟೀಚರ್ ದೂರು ಹೊಟ್ಟಿದ್ದಾರಾ?”

“ಅವನಿಗೆ ಎಚ್ಚರಿಕೆ ಕೊಡಲಿಕ್ಕೆ ಅಪ್ಪು ಶ್ರೀ ಸಾಹು ಅನ್ನಿಸಿತು ಟೀಚರಿಗೆ.”

“ನಿನಗೆ?”

“ನನಗೂ ಹಾಗೇ ಅನ್ನಿಸಿತು. ಅವಶ್ಯಕತೆಗಿಂತ ಹೆಚ್ಚಿಗೆ ಯಾರನ್ನೂ ಅಪಮಾನ ಮಾಡೋದು ಒಳ್ಳೆಯದಲ್ಲ.”

ಮುನಿಯಾಳ ವಿವೇಕಶೀಲತೆ ಅವಳನ್ನು ಪ್ರಭಾವಿಸಿತು. ತನ್ನ ವಯಸ್ಸಿಗಿಂತ ಹೆಚ್ಚಿಗೆ ಅಳವಾದ ಪ್ರಜ್ಞಾವಂತಿಕೆ ಮುನಿಯಾಳಿಗಿದೆ ಎಂದು ಆಕೆಗೆ ಅನಿಸಿತು.

“ಅರೆ ಅಕ್ಕಾ! ಒಂದು ಬಹಳ ಮೋಜಿನ ವಿಷಯ ನಾನು ನಿನಗೆ ಹೇಳೋದೇ ಮರೆತಿದ್ದೆ. ಅಮೃತಿನಿನ್ನ ಶಾಹಬೆನ್ ಭೇಟಿ ಮಾಡಲು ‘ಶ್ರಮಜೀವಾ’ಕ್ಕೆ ಮೋಗಿದ್ದಳು.”

“ನಿಜವಾಗಿಯೂ?”

“ಹೊಡಕ್ಕಾ! ಹಿಂತಿರುಗಿದಾಗ ಅವಳ ಮುಖ ನೋಡಬೇಕಿತ್ತು! ಅಳ್ವಾ ಇದಾಳೇನೋ ಅನಿಸಿತ್ತು. ಆದರೆ ಅವಳು ಹೇಳಿದಳು-ಸೋಮವಾರದಿಂದ ನಾವು ಸ್ಮಾಲಿನಿಂದ ಬರುತ್ತಲೇ ತಾನು ಹಪ್ಪಳ ತಯಾರಿಸಲು ಹೋಗ್ಗೇನೇ ಅಂತ.”

“ಹಾಗಿದ್ದರೆ ನಿನ್ನ ತೊಂದರೆಗಳು ಇನ್ನಷ್ಟು ಹೆಚ್ಚಾಗೆನ್ನು.” ಅವಳಿಗೆ ಚಿಂತಯಾಯಿತು.

“ವಿನಿಲ್ಲ, ಉಲ್ಲಾ ಒಳ್ಳೆಯದೇ ಆಯಿತು. ಅಮೃತ ಮನೇಲೇ ಇದಿದ್ದರೆ ಸಣ್ಣ-ಪುಟ್ಟದ್ದಕ್ಕೆಲ್ಲ ಓಡಿಸ್ತಾನೇ ಇರ್ತಾಗೆ”

ಇಡಲಿಯ ಜ್ಞೇಷುಗಳಿಗೆ ಎಣ್ಣೆ ಹಚ್ಚುತ್ತಿದ್ದಾಗ ಮುನಿಯಾಳಿಗೆ ಒಮ್ಮೆಲೇ ಏನೋ ವಿಷಯ ನೆನಪಿಗೆ ಬಂತು.

“ಮತ್ತೂ ಒಂದು ಸಂಗತಿ ಹೇಳೋದು ಮರೆತಿದ್ದೆ ಅಕ್ಕಾ!”

“ಒಳ್ಳೆ ಮರೆಗುಳಿ ಆಗಿಬಿಟ್ಟಿದೀಯಲ್ಲೇ ನೀನು. ಹೇಳು... ಏನದು?”

“ನಿನ್ನ ಸಂಜೆ ಅಪ್ಪಾಜಿಯನ್ನು ಭೇಟಿಯಾಗಲು ಯೂನಿಯನ್‌ನಿಂದ ಯಾರೋ ಒಬ್ಬರು ಅಂಕಲ್ ಬಂದಿದ್ದರು.”

“ಎಲ್ಲರ ಪರಿಚಯವೂ ನಿನಗೆ ಇದೆಯಲ್ಲವಾ?”

“ಹೊದು, ಗೊತ್ತು ಆದರೆ ಈ ಅಂಕಲ್ ನನಗೆ ಪರಿಚಯ ಇಲ್ಲ ಅನಿಸಿತು. ಅಥವಾ ಬಹಳ ದಿನಗಳ ನಂತರ ಕಂಡಿದ್ದರಿಂದ ಅಪರಿಚಿತರಾಗಿ ಕಂಡಿರಲೂ ಬಹುದು.”

“ಏನು ವಿಷಯ?”

ಮುನಿಯಾ ಸವಿಸ್ತಾರವಾಗಿ ಹೇಳಿದಳು.

“ಬಿಲ್ಲೂ ಸುಭಾಷ್ ಬನ್ನಲ ಏರುಧ್ವ ಹದಿನಾಲ್ಕನೇ ತಾರೀಕನಂದು ಹೋರಾಟ ನಡೆಯಿತಲ್ಲ. ಆ ದಿನ ಅಣ್ಣಾ ಸಾಹೇಬರ ತೋಳಿಗೆ ತಗುಲಿದ ಗುಂಡು ಪೋಲೀಸ್ ಪ್ರೇರಿಂಗ್‌ದು ಅಲ್ಲವಂತೆ. ಭೂಗತ ಪಾತಕಿ ಗವಳಿ ತಂಡದ ಜನ ಅಣ್ಣಾ ಸಾಹೇಬರನ್ನು ಕೊಂಡು ಹಾಕಲು ನಡೆಸಿದ ಪ್ರಯತ್ನದ ದುಷ್ಪರಿಣಾಮವಾಗಿತ್ತು. ಆಂದೋಲನದಲ್ಲಿ ತೊಡಗಿದ್ದ ಜನರನ್ನು ಚೆಲ್ಲಾಟಿಲ್ಲಿಗೊಳಿಸಲು ಇನ್ನಪೇಕ್ಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅವರ ರಿವಾಲ್ಯೂರಿನಿಂದ ಒಂದು ರೌಂಡಿನಲ್ಲಿ ಏರಡು ಗುಂಡುಗಳು ಮಾತ್ರ ಸಿದಿದ್ದವು. ಅಣ್ಣಾ ಸಾಹೇಬರನ್ನೂ ಸೇರಿ ಗಾಯಾಳುಗಳ ಸಂಖ್ಯೆ ಎಂಟು. ವಿಚಾರಕ್ ಮಾಡಿದಾಗ ಇವೆಲ್ಲ ವಿಷಯ ಗೂತ್ತಾಯಿತು. ಹಾಗಾದರೆ ಉಳಿದ ಗುಂಡುಗಳನ್ನು ಯಾರು ಹೊಡೆದರು ಮತ್ತು ಎಲ್ಲಿಂದ ಹೊಡೆದರು? ವಿಷಯ ಬಹಳ ಸಂಕೀರ್ಣವಾಗಿದೆ ಎಂದು ಅಂಕಲ್ ಹೇಳ್ತಾ ಇದ್ದರು. ಮಹಾರಾಷ್ಟ್ರ ಸರಕಾರವೇ ಈ ಘಟನೆಯಿಂದ ಅಲುಗಾಡ್ತಾ ಇದೆ. ಪತ್ರಿಕೆಗಳಲ್ಲಿ ಪೋಲೀಸು ಅತ್ಯಜಾರದ

೧೮೬ / ಆವಿಗೆ

ನಿಂದೆಯನ್ನು ಮಾತ್ರ ಅತಿಶಯವಾಗಿ ಮಾಡಲಾಗಿದೆ. ಪೋಲೀಸರಿಗೆ ತಮ್ಮ ಜೀವ ಉಳಿಸಿಕೊಂಡರೆ ಸಾಕಾಗಿದೆ...”

“ಪೋಲೀಸರು ಜೀವದ ಹಂಗು ದೊರೆದು ಕೆಲವು ಕುರುಹುಗಳನ್ನು ಪತ್ತೆ ಮಾಡಿದ್ದಾರೆ. ಅಂದರೆ ಗವಳಿ ತಂಡದ ವೇಷ ಮರೆಸಿಕೊಂಡ ಕೆಲವರು ಗುಂಡಾಗಳು ಕಾರ್ಮಿಕರ ಮಧ್ಯ ಕಾರ್ಮಿಕರದ್ದೇ ವೇಷ ಭೂಷಣ ಧರಿಸಿ, ಅವರದೇ ವಿರುದ್ಧ ಮುಷ್ಣಿಗಳನ್ನು ಮೇಲಕ್ಕೆತ್ತುತ್ತೇ, ಮುಗಿಲು ಮುಟ್ಟೋ ಹಾಗೆ ಫೋಷನೆ ಕೂಗಾ, ಅವಕಾಶ ಸಿಕ್ಕಾಗ ಅಣ್ಣಾ ಸಾಹೇಬರ ಕೊಲೆಯ ಯತ್ನ ನಡೆಸಿದರು. ಬೇರೆ ಕಾರ್ಮಿಕರನ್ನೂ ಕೊಲ್ಲಲೇಂದೇ ಗುಂಡುಹಾರಿಸಿದರು—ಎಂಬುದು ಇದರಿಂದ ಸಾಬಿತಾಗುತ್ತದೆ. ಉತ್ತೇಜಿತಗೊಂಡ ಜನಸಂದರಣೆ ಪ್ರತಿರೋಧಗಳನ್ನು ಮುರಿದು ಸುಭಾಷ್ ಬನ್ನಲರ ಮೂರಿಯನ್ನು ಸುಟ್ಟುಹಾಕಲು ಮುಂದುವರಿಯತ್ತದೆ, ಅಲ್ಲದೇ ಪೋಲೀಸರು ಅವರನ್ನು ತಡೆಯಲು ಸರ್ವಪ್ರಯತ್ನ ಮಾಡಿಯೇ ಮಾಡುತ್ತಾರೆ. ಈ ರೀತಿ ಘರ್ಷಣೆ ನಡೆಯುವಾಗ ಯಾರ ವಿಚಾರ ಯಾರಿಗೆ ಗೊತ್ತಾಗುತ್ತದೆ ಎಂದು ಅವರು ಯೋಚಿಸಿರಬಹುದು. ಅದೇ ಸಂದರ್ಭದ ಲಾಭ ಪಡೆದು ಅಣ್ಣಾ ಸಾಹೇಬರ ಹತ್ಯೆ ಮಾಡಿ, ಮತ್ತೆ ಕೆಲರು ಕಾರ್ಮಿಕರನ್ನೂ ಗುಂಡುಹಾಕಿ ಸಾಯಿಸಿ ದೋಷವನ್ನು ಪೋಲೀಸರ ತಲೆಗೆ ಕಟ್ಟುವ ಪ್ರಯತ್ನ ಮಾಡಿದರೆ, ಅವರು ಸುಲಭವಾಗಿ ಬಚಾವಾಗುತ್ತಾರೆ. ಆದರೆ ಅಣ್ಣಾಸಾಹೇಬರ ಕೊಲೆಯ ಯತ್ನದಲ್ಲಿ ಅವರು ಯಶಸ್ವಿಯಾಗಲೇ ಇಲ್ಲ.”

ಅವಳು ಮೌನವಾಗಿ ಕೇಳುತ್ತಲಿದ್ದಳು.

ಮುನಿಯಾ ಮುಂದುವರಿಸಿದಳು

“ಅಂಕಲ್ ಒಂದು ಸಂಶೋಷದ ಸುದ್ದಿ ಹೇಳಿದರು—‘ರಿಚರ್ಡ್ಸನ್’ ಕಂಪನಿಯ ಮೇಲೆ ಕಾರ್ಮಿಕರ ಯೂನಿಯನ್‌ನ ಬಾವುಟ ಪುನಃ ಸ್ಥಾಪಿತವಾಗಿದೆ. ಪುನಃ ಏಕಭರ್ತಾದಿಪತ್ಯ. ಅಣ್ಣಾ ಸಾಹೇಬರು ಆ ದಿನ ನೀಡಿದ ಭಾಷಣದಿಂದ ಕಾರ್ಮಿಕರ ಕಣ್ಣಗಳು ತೆರೆದವು. ನೂರಾರು ಜನ ಕಾರ್ಮಿಕರು ಅಣ್ಣಾ ಸಾಹೇಬರ ಆಮಂತ್ರಣ ಮನ್ನಿಸಿ ‘ಶೋಕಶಾಹಿ’ಯನ್ನು ತೆರೆದು ಪುನಃ ‘ಕಾರ್ಮಿಕರ ಸಂಘ’ ಸೇರಿದರು. ಅಳಿದುಳಿದವರ ಬಳಿ ಬೇರೆ ವಿಕಲ್ಪ ಇರಲಿಲ್ಲ. ಅವರಲ್ಲಿ ಮತ್ತೂ ಕೆಲವರು ಬಂದರು. ಉಳಿದವರೂ ಬರಾರೆ...”

“ಸಿಟ್ಟಿಗೆದ್ದ ಆದಳಿತ ಮಂಡಳಿಯವರು ಗವಳಿ ಗುಂಪಿಗೂ ತಮಗೂ ಏನೂ ಸಂಬಂಧವಿಲ್ಲ, ಪೋಲೀಸರು ತಮ್ಮ ಅಧಿಕ ಪ್ರಸಂಗ ಮುಚ್ಚಿಹಾಕಲು ತಲೆಬುಡವಿಲ್ಲದ ಕತೆ ಕಟ್ಟಿದ್ದಾರೆ. ಸುಭಾಷ್ ಬನ್ನಲೋರಿಗೂ ಇದಕ್ಕೂ ಏನೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡ್ತಾ ತಿರುಗ್ತಾ ಇದಾರೆ.”

“ಅಣ್ಣಾ ಸಾಹೇಬರ ಪೋಲೀಸು ರಕ್ಷಣೆಯನ್ನು ಯಾಕೆ ಒಟ್ಟಿಕೊಳ್ಳಲಿಲ್ಲ ಎಂದು ಅಪ್ಪಾಜಿ ಸಿಟ್ಟಿ ಮಾಡಿಕೊಂಡರು.” ಮುನಿಯಾ ಅಪ್ಪಾಜಿಯವರ ಬಗ್ಗೆ ಹೇಳುತ್ತಿದ್ದಳು.

ಅವಳು ಬೆಚ್ಚಿಬಿದ್ದಳು.

“ಅರೆ ಬಾಪೋರೇ...!”

“ವಿನಾಯ್ತು ಅಕ್ಕಾ?”

“ಬೇವಿನಸೊಪ್ಪು ಇಲ್ಲವಲ್ಲ. ನನ್ನ ಸಂಜೆ ತರುವುದಕ್ಕೂ ನೆನಪಾಗಲಿಲ್ಲ. ಬೇವಿನಸೊಪ್ಪು ಇಲ್ಲದೆ ಸಂಭಾರಕ್ಕೆ ರುಚಿಯೇ ಬರುವುದಿಲ್ಲ.”

ಅವಳ ಖಿನ್ನತೆಯಿಂದ ಮುನಿಯಾಳಿಗೂ ಚಿಂತೆಯಾಯಿತು.

“ತಾ ಒಂದು ರೂಪಾಯಿ, ನಾನು ಕೆಳಗಡೆ ಹೋಗಿ ಈಗಲೇ ತಂದುಬಿಡ್ಡೇನೆ.”

“ಬೆಂಕಿ ಬಿದ್ದಾಗ ಬಾವಿ ತೋಡುವುದು! ನಡೆ, ನನ್ನ ಪರಿಸರಿನಿಂದ ನೀನೇ ಹಂತಗೊಂಡುಹೋಗು.” ಇಲ್ಲಿ ಕೇಳು. ಮತ್ತೇನಾದರೂ ತರೋದಿದ್ದರೆ ನೆನಪು ಮಾಡಿಕೊಂಡುಹೋಗು!”

“ಅಕ್ಕಾ, ನೀನು ಒಮ್ಮೊಪ್ಪೆ ಪರ್ಕ್ಕಾ ಅವ್ಯಾನ ಹಾಗೇ ಹೇಳೋದಕ್ಕೆ ಶರುಮಾಡ್ಡಿಯಾ?” - ಮುನಿಯಾ ಕಿಲಕಿಲನೆ ನಕ್ಕು ಓಡಿದಳು.

ಎರಡು ದೊಡ್ಡ ಬದನಕಾಯಿ ಇದ್ದವು. ಎರಡರಲ್ಲಿಯೂ ಹುಳುಗಳಿದ್ದವು. ಹುಳು ಇದ್ದ ಭಾಗ ಬಿಟ್ಟು, ಒಳ್ಳೆಯ ಭಾಗವನ್ನು ಕತ್ತರಿಸತ್ತೊಡಗಿದಳು.

ನಿನ್ನ ಬೇಳಿಗ್ಗೆ ನಡೆದ ಫಟನೆ ಅಕಷ್ಟಾತ್ಮಾ ನೆನಪಿಗೆ ಬಂದು, ಮನಸ್ಸಿನಲ್ಲಿ ವಸಂತದ ಗಾಳಿ ಸುಳಿದಾಡಿದಂತಾಯಿತು.

ಹನ್ನೊಂದು ಹನ್ನೊಂದೂಕಾಲರ ನಡುವೆ ಅವಳ ಪೋನಿನ ಗಂಟೆ ಬಾರಿಸಿತು. ಲಕೋಟೆಯ ಮೇಲೆ ಯಾವುದೋ ಕಂಪನಿಯ ವಿಭಾಸವನ್ನು ಟೈಪ್ ಮಾಡುತ್ತಿದ್ದಳು. ನಿಶ್ಚಯವಾಗಿಯೂ ಇದು ಸ್ಕೃತಾಳದೇ ಕರೆ ಇರಬೇಕು ಅಂದುಕೊಂಡಳು. ಹುಟ್ಟಿಹಬ್ಬ ಹಾಗೂ ನೌಕರಿ ಸಿಕ್ಕಬಿಗ್ಗೆ ಜೈತಣ ಗಿಟ್ಟಿಸಿದ ಮೇಲೆ ಮಡುಗಿ ಪೋನೇ ಗುಡುಪ್ಪಾ! ವಿಕ್ರಮ ‘ಆರಾಮ’ ಅಗಿ ಮೊದಲೇ ಬಂದು ಕುಳಿತ್ತಿದ್ದ, ಅವಳು ಮತ್ತು ಸ್ಕೃತಾ ಒಂದರು ನಿಮಿಷದ ನಂತರ ಅಲ್ಲಿಗೆ ತಲುಪಿದರು. ಒಂದುನೂರಾ ಎಂಬತ್ತುರೂಪಾಯಿ ಬಿಲ್ಲ ತೆರಿಸಿ ಬಿಟ್ಟುಕು ಮಹಾರಾಯ್ತಿ! ಬೀಳೆಳ್ಳಿಂಡು ಹೋಗುವಾಗ ನಮಿತಾ ಬಿಯರ್ನ ರೊಕ್ಕೆವನ್ನು ಬಲವಂತವಾಗಿ ಅವಳ ಪರಿಸರಲ್ಲಿ ತುರುಕ ತೊಡಗಿದಾಗ ವಿನೋದ ಮಾಡುತ್ತ ಅವಳ ಕ್ಷೇತ್ರದಲ್ಲಿ ತಡೆದಳು.

“ನಿನ್ನ ಇರುವೆಯಂತಹ ಪ್ರಾಣ ಇವೇ ನೋಟುಗಳ ಜೊತೆಗೆ ಅಂಟಕೊಂಡು ನನ್ನ ಪರಿಸರಲ್ಲಿ ಉಸಿರು ಬಿಟ್ಟೀತು. ಇಟ್ಟುಕೋ ಒಂದು ದಿನ ದಿಲ್ಲಾರ ಆದರೆ ಸಾಕು...”

ವಿಕ್ರಮ ಅವಳಿಗೆ ಹಿಡಿಸಿದ. ಗಂಭೀರ ಪ್ರಕೃತಿಯವನು, ಮಿತಭಾಷಿ.

ಅನುಮಾನ ತಪ್ಪಾಗಿತ್ತು. ಪೋನೇ ಸ್ಕೃತಾಳದ್ದಲ್ಲ, ಯಾವುದೋ ಪುರುಷನದು’ “ಯಾರೋಡನೆ ಮಾತನಾಡಬೇಕಾಗಿದೆ?”

೧೮೮ / ಆವಿಗೆ

“ನಿಮ್ಮೊಡನೆ”

“ನನ್ನೊಡನೆಯೇ ಮಾತನಾಡಬೇಕಾಗಿದೆಯೆಂದು ನಿಮಗೆ ವಿಶ್ವಾಸವಿದೆಯೇ?”

“ತಪ್ಪ ಕಲ್ಪನೆಯಾಗುವ ಪ್ರಶ್ನೆಯೇ ಇಲ್ಲ. ನನಗೆ ರೂಪೋಡನೆ ಮಾತನಾಡಬೇಕಾಗಿತ್ತೋ, ಅವರೋಡನೆಯೇ ನಾನು ಮಾತನಾಡ್ತು ಇದೇನೆ.”

ಅವಳಿಗೆ ಸಂಭಾಷಣೆಗೆ ತುಸು ಮೋಜಿನದೆನಿಸಿತು.

“ಹೇಳಿ ಹಾಗಾದರೆ... ನಾನು ಯಾರು?”

“ನಮಿತಾ!”

“ಹೊದು... ಆದರೆ...”

“ನಾನು ತಪ್ಪಿಲ್ಲ ಎಂದು ವಿಶ್ವಾಸವಾಗ್ತು ಇದೆ”

“ಇಲ್ಲದೇ ಹೋಚರೂ ನನಗೆ ಒಗಟು ಬಿಡಿಸುವುದು ಗೊತ್ತಿಲ್ಲ. ಅದರಲ್ಲಿ ನಾನು ಶೂನ್ಯ”.

“ಶೂನ್ಯ ಅನ್ನವುದು ಒಂದು ವೃತ್ತ, ಯಾರೋಡನೆ ಸೇರಿಕೊಂಡರೂ, ಅವರನ್ನು ತನ್ನ ಪರಿಧಿಯೊಳಗೆ ಎಳೆದುಕೊಳ್ಳುತ್ತದೆ.”

“ಇರಬಹುದು ಆದರೆ ನನಗೆ ಆ ಪರಿಧಿಯ ವಿಶೇಷತೆಯ ಜೊತೆ ಯಾವ ಸಂಬಂಧವೂ ಇಲ್ಲ.”

“ನನಗೆ ಇದೆ.”

“ಇರಲಿ...”

“ನೋಡಿ.. ನೋಡಿ... ಪೋನ್ನೆ ಇಡಬೇಡಿಮತ್ತೆ...!”

“ನಿಮ್ಮ ಹರಟಿ ಕೇಳಲಿಕ್ಕಾ?”

“ಅಲ್ಲಿ...”

“ಹಾಗಾದರೆ...?”

“ನಿಮ್ಮ ಮಧುರವಾದ ಸ್ವರದ ಅಭಿಲಾಷಿ ಎಂದು ಯೋಚಿಸಿ...”

ಅವಳು ಪೋನ್ನೆನ್ನು ತಪ್ಪಿನೇ ಇಟ್ಟಿಟ್ಟಿಕ್ಕು.

ಗೊಂದಲದಲ್ಲಿ ಬಿದ್ದಳು. ಪವಾರನ ಮಡುಗಾಟಿಕೆ ಇರಲಾರದು. ಧ್ವನಿ ಬದಲಾಯಿಸಿ ಮಾತನಾಡುವ ಪ್ರಯತ್ನ ಮಾಡಿದರೂ ಅವನು ತನ್ನ ಸಾಫ್ತಿಯಾದ ಆವೇಶವನ್ನು ಮರೆಮಾಡಲಾರ. ಅವಳ ಪೋನ್ನೆ ನಂಬರ್ ಮತ್ತೆ ಯಾರ ಬಳಿ ಇರಲು ಸಾಧ್ಯ? ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದಳು ಅವಳು.

ಹುಡುಗಾಟಕ್ಕಾಗಿ ಪೋನ್ನೆ ಮಾಡುವವರೂ ಇರಬಹುದು. ಮುಮ್ಮಾ ಹೇಳಿರಲಿಲ್ಲವಾ? ಅವಳ ಮನೆಗೆ ಒಬ್ಬ ಮಡುಗಾಟಿಕೆ ಮನುಷ್ಯ ಸರಿಯಾಗಿ ರಾತ್ರಿ ಹನ್ನೆರಡೂವರೆಗೆ ಒಂದೇ ಸಮನೆ ಪೋನ್ನೆ ಮಾಡಿದ್ದ. ಕೇಳಿದರೆ ನಿರಂತರ ಒಂದೇ ಉತ್ತರ. “ಈ ಲವ್ ಯೂ, ಮುಮ್ಮಾ ಡಿಯರ್...” ಚಿಂತೆಯಲ್ಲಿ ಬಿದ್ದ ಮುಮ್ಮಾ

ಅವಿಗೆ / ೨೮೯

ಹಲವು ಬಾರಿ ಪೋನನ್ನು ಅಂಟಿಗೆ ಕೊಟ್ಟಿದ್ದಳು. ಆದರೆ ಅಂಟಿಯ ದ್ವಾರಿ ಕೇಳುತ್ತಲೇ ಅವನು ಜಾಗೃತನಾಗಿ ಆ ಕಡೆಯಿಂದ ಪೋನ್ ಇಟ್ಟಬಿಟ್ಟ.

ಅಂಟಿ ಮುಮುತಾಳಿಗೆ ಬೈದಿದ್ದಳು “ಹನ್ನೆರಡರ ಹೊತ್ತಿಗೆ ಮಾಡಿದ ಪೋನನ್ನು ನೀನು ಎತ್ತಿಕೊಳ್ಳುವುದಾದರೂ ಯಾಕೆ?”

“ಹೊರಗಿನಿಂದ ಬೇರೆ ರೂಪದಾದರೂ ಪೋನ್ ಬರುವ ಸಾಧ್ಯತೆ ಇರೇದರಿಂದ” ಮುಮುತಾ ಉತ್ತರಿಸಿದ್ದಳು.

ಸ್ವಲ್ಪಹೊತ್ತಿನ ನಂತರ ಮತ್ತೆ ಪೋನಿನ ರಿಂಗಾಯಿತು. ಪೋನಿನಲ್ಲಿ ಅದೇ ಪುರುಷ ಸ್ವರ. ದನಿ ಅರಳಿತ್ತು.

“ಪೋನ್ ಯಾಕೆ ಕತ್ತರಿಸಿದಿರಿ? ನಾನು ಹೊರಗಿನಿಂದ ಪೋನ್ ಮಾಡ್ತು ಇದೇನೇ.”

ಸಿಟ್ಟುಗೊಂಡ ಅವಳು ಕೇಳಿದ್ದಳು.

“ಹೊರಗೆ ಎಲ್ಲಿಂದ?”

“ಅಹಮ್ಮುದಾಬಾದಿನಿಂದ.”

“ನನ್ನೊಡನೆ ಮಾತನಾಡಲಿಕ್ಕಾ? ಬಹಳ ಶ್ರೀಮಂತ ಇರಬೇಕು. ಸುಮ್ಮನೆ ಅಲ್ಲ ಸಲ್ಲದ ಮಾತಿಗಾಗಿ ಇಷ್ಟ್ವಾಂದು ಹಣ ಹಾಳು ಮಾಡ್ತಿದೀರಾ?”

“ಎಲ್ಲರೊಡನೆಯೂ ಅಲ್ಲ. ಕೇವಲ ನಿಮ್ಮೊಡನೆ.”

“ವಿಚಿತ್ರ ಇದೀರಿ ನೀವು”

“ವಿಚಿತ್ರ ಅಲ್ಲ... ಸಂಜಯ ಕನೋಯಿ ನಾನು....!”

“ವಿನು?...”

ಅಚ್ಚರಿಯಲ್ಲಿ ಮುಳುಗಿದ್ದಳು. ಆ ಕಡೆಯಿಂದ ಜೋರಾಗಿ ಅಟ್ಟಹಾಸದ ನಗು ಕೇಳಿಸಿತು. ಬಹಳ ಹೊತ್ತಿನವರೆಗೆ ಅವಳ ಕಿವಿಯಲ್ಲಿ ಕಾದ ಸೀಸವನ್ನು ತುಂಬಿದಂತೆ ಅನಿಸತ್ತೊಡಗಿತು.

ಈಗೇನಾಗಬಹುದು? ಸರ್ವಾಶ! ಆದರೆ ಒಂದು ದಿನದ ಭೇಟಿಯ ನಂತರ ಯಾವುದೋ ಹುಡುಗಿಯೋಡನೆ ಮಾತನಾಡುವ ರೀತಿಯಾ ಇದು! ಈ ರೀತಿಯ ತಲೆತಿರುಕ ವ್ಯಾಪಾರಿಗಳ ಮಾತನ್ನು ಹೇಗಾದರೂ ಸಂಬಾಳಿಸಲೇಬೇಕು. ಒರಳಿಗೆ ತಲೆಕೊಟ್ಟ ಹುಳಿತಾಗಿದೆ ಅವಳು!

“ಸರಾ! ಈ ರೀತಿಯಲ್ಲಿ ಮತ್ತು ಈ ಬಗೆಯ ಮೋಜಿನ ಮೂಡಿನಲ್ಲಿ ಮಾತನಾಡಿದ ನಿಮ್ಮನ್ನು ಗುರುತಿಸೋದು ನನಗೆ ಕಷ್ಟವಾಯಿತು. ಅಲ್ಲದೆ ಮೊದಲಬಾರಿಗೆ ಪೋನಿನಲ್ಲಿ ನಿಮ್ಮ ಸ್ವರ ಕೇಳಿದೇನೆ. ಕ್ಕೆವೆ ಕೇಳಿದೇನೆ ಸರ್! ಗೌತಮಿಯಂತೊಡನೆ ಮಾತನಾಡಬೇಕಾಗಿದೆಯಾ ಸರ್...?” ಬಹುಶಃ ಅವರು ವ್ಯಾಪಾರಕ್ಕೆ ಸಂಬಂಧಿಸಿದಂತೆ ಗೌತಮಿಯೋಡನೆ ಚಚೆ ಮಾಡಬೇಕಾಗಿದೆಯೇನೋ. ಬಹುಶಃ ಗೌತಮಿಯ ಪೋನ್

ಗಂಟೆ ಬಾರಿಸಿರಬಹುದು. ಆದರೆ ಅವಳು ಈಗ ಕಾರಣಾನೆಗೆ ಹೋಗಿದ್ದಾಳೆ.

“ಗೌತಮಿಯೊಡನೆ ಮಾತನಾಡಲು ನಿಮ್ಮ ನಂಬರನ್ನು ಡಯಲ್ ಮಾಡಬೇಕಾದ ಅವಶ್ಯಕತೆಯಿಲ್ಲ! ಕಾರಣಾನೆಯ ನಂಬರೂ ನನ್ನಲ್ಲಿ ಇದೆ.”

“.....”

ಅವಳ ಮೌನವನ್ನು ಅವರು ಕೆಡಕಿದರು.

“ವಾಸ್ತವವಾಗಿ, ನೀವು ಬಹಳ ಸೌಮ್ಯ, ಸ್ವಿಗ್ರಹ, ಸುಂದರ ಆಗಿದೀರಿ” ಕೆಣ್ಣಿಗೆ ಪಟ್ಟಿ ಕಟ್ಟಿ, ಅಡಗಿದ ಶಬ್ದಗಳನ್ನು ಮಡುಕಲು ಒಂದು ಕೊಗು ಕೊಟ್ಟಿ ಬಿಟ್ಟಬಿಟ್ಟಿದ್ದಾರೆ. ಬೆನ್ನು ಮರಿಯಲ್ಲಿ ವಿಚಿತ್ರವಾದ ಕೊರೆತದ ಅನುಭವ.”

“ಕೇಲ್ಲಿದೀರಾ ನಮಿತಾ!”

ಅವರ ಒತ್ತಾಯಕ್ಕೆ ಮಣಿದು ಮಾತನಾಡಲೇಬೇಕಾಯಿತು ಅವಳು!

“ಹೋದು, ಸರಾ!”

“ಬರುತ್ತಲೇ ಹಲವು ಕೆಲಸಗಳಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿ. ಆದರೆ ನಿಮಗೆ ಪೋನ್ನಾ ಮಾಡಬೇಕು ಎಂದು ಮನಸ್ಸಿನಲ್ಲಿ ಒಂದೇ ಸಮನೆ ಅನಿಸುತ್ತಲೇ ಇತ್ತು. ಆಭರಣಗಳನ್ನು ಪ್ರದರ್ಶನ ಮಾಡುವಾಗ ನೀವು ನಿಜವಾಗಿಯೂ ಅದೇ ಯುಗಮಾನದ ಗರ್ವಿತಳಂತ ಕಾಣುತ್ತದ್ದರಿ.”

“ಧನ್ಯವಾದ ಸರಾ!”

“ಪೋನ್ನಾ ಮಾಡಿ ಸ್ವಲ್ಪ ಬೆಂಜ್ಜಿಸೋಣ ಅನ್ನಿಸಿತು. ನಿಮ್ಮ ವಯಸ್ಸಿಗೆ ತಕ್ಕ ಕೀಟಲೆ ಮಾಡಿ ನೀವು ಹುಬ್ಬಿ ಏರಿಸುವುದನ್ನು ನೋಡಬೇಕ್ಕಾನ್ನಿಸಿತು! ಬಾಪೋ!.... ನಿಮ್ಮ ಏರಿದ ಹುಬ್ಬು ನೋಡಿ ಕಿವಿಯ ಮೇಲೆ ಕ್ಯಾರಿಟ್ಯುಕೊಳ್ಳಬೇಕಾಯಿತು.”

ಕೇಳಿ ಅವಳು ಸ್ವಲ್ಪ ನಿಶ್ಚಿಂತಳಾದಳು. ಅವಳು ಯೋಚಿಸಿದ್ದಂತಹದೇನೂ ವಿಷಯ ನಡೆದಿಲ್ಲ.

“ಕೇಳಿ, ನಿಮಗೆ ಪೋನ್ನಾ ಮಾಡಿದ್ದರ ಹಿಂದೆ ಒಂದು ವಿಶೇಷ ಪ್ರಯೋಜನದ ಉದ್ದೇಶವಿದೆ. ವಿದೇಶೀ ಮಾರ್ಕೆಟ್‌ಗಾಗಿ ಆಂಟಿಕ್ ಆಭರಣಗಳ ಒಂದು ಕ್ವಾಟಿಲಾಗ್ ಮಾಡಿಸಬೇಕಾಗಿದೆ ಅರ್ಜೆಂಟಾಗಿ. ಈ ಕೆಲಸಕ್ಕಾಗಿ ನಿಮಗೆ ಬೇಕಾಗುವ ಒಬ್ಬ ಸುಂದರ ಮಾಡಲ್‌ಗಾಗಿ ಮಡುಕಾಟದಲ್ಲಿ ನಾವಿದ್ದೇವೆ. ಆಕೆಗೆ ಭಾರತೀಯ ಸೌಂದರ್ಯವನ್ನು ಪ್ರತಿನಿಧಿಸುವ ಸಾಮಧ್ಯವಿರಬೇಕು. ನಿಮುಖಲಾ ಸಲಹಕೊಟ್ಟಳು. ನಿಮಗೂ ಸರಿಯೆನ್ನಿಸಿತು. ನೀವೇ ನಿಮ್ಮ ಅಂತಿಮ ಆಯ್ದೆಯಾಗಿದ್ದೀರಿ!”

ಅವರ ನೇರ ಪ್ರಸ್ತಾಪಕ್ಕೆ ಹೇಗೆ ಪ್ರತಿಕ್ಯಿಯಿಸಬೇಕೆಂದು ಆಕೆಗೆ ತಿಳಿಯಲ್ಲ. ಅಲ್ಲದೆ ಗೌತಮಿ ಹಾಗೂ ಮೇಡಂ ವಾಸ್ತವಿನಿಯವರ ಅನುಪಸ್ಥಿತಿಯಲ್ಲಿ ಉತ್ತರವನ್ನು ನೀಡುವಂತಹೆಯೂ ಇರಲಿಲ್ಲ. ಮೇಡಂ ಪ್ರಾನಾದಿಂದ ಮಾರು ದಿನಗಳ ಮಟ್ಟಿಗೆ ನಿನ್ನನೆಗೆ ಬಂದಿದ್ದರು. ವಾಪ್ಸೋ ಮತ್ತಾವುದೋ ಕೆಲಸಕ್ಕಾಗಿ ಮರಳಹೋಗಿದ್ದಾರೆ.

ಗೌತಮಿ ಈ ಸಮಯದಲ್ಲಿ ಕಾರಖಾನೆಯಲ್ಲಿದ್ದಾಳೆ. ಪ್ರಸ್ತಾಪಕ್ಕೆ ಮುಂಚೆ ಅವರು ಪೋನೊ ಮೂಲಕ ಮಾಡಿದ ರೋಮ್ಯಾಂಟಿಕ್ ವ್ಯವಹಾರ-ಅವರು ಅವಳನ್ನು ಕೀಟಲೆ ಮಾಡಬೇಕೆಂಬ ಉದ್ದೇಶದಿಂದ ಹುಡುಗಾಟಿಕೆ ಮಾಡಿದ್ದ ಎಂದು ಸ್ಪಷ್ಟಿಕರಣ ಕೊಟ್ಟಿದ್ದರೂ-ಈವರೆಗೂ ಅವಳು ಅದರಿಂದ ಉದ್ದಿಗ್ನಿಖಾಗಿಯೇ ಇದ್ದಾಳೆ. ಅವಳು ಆಭರಣಗಳಿಗೆ ಮಾಡೆಲ್ ಆಗಿದ್ದ ದಿನ ಅವರು ಆಭರಣಗಳನ್ನು ನೇರವಾಗಿ ಅವಳ ದೇಹದಿಂದ ಎತ್ತಿ ಎತ್ತಿ ನೋಡುತ್ತಿದ್ದರು. ಅವಳಿಗೆ ಇದು ಒಂದಿಷ್ಟು ಇರಿಸುವುರಸು ಉಂಟುಮಾಡಿತ್ತು. ಕಂತದಲ್ಲಿ ಧರಿಸಿದ್ದ ಆಭರಣಗಳನ್ನಲ್ಲದೆ, ಹೊಂಕದಲ್ಲಿ ಧರಿಸಿದ ಆಭರಣಗಳನ್ನೂ ಅವರು ಹಾಗೆ ಮುಟ್ಟಿ-ಎತ್ತಿ ನೋಡುವಾಗ ಪರೀಕ್ಷೆಸುವ ಭಾವನೆ ಮುಖ್ಯವಾಗಿದ್ದು. ಅವನ್ನು ಯಾರು ಧರಿಸಿದ್ದಾರೆ ಎಂಬುದು ಗೌಣವಾಗಿರಬಹುದು!

ಅಲ್ಲ, ಯಾವುದೇ ಮಹಿಳಾ ಕೆಲಸಗಾತಿ ಹಾಗೂ ಮಾಲೀಕರ ನಡುವೇ ಸಂಬಂಧ ಅಂತಿಮವಾಗಿ ಯಾಕೆ ಸ್ತೀ-ಪ್ರರುಷರ ಸಂಬಂಧವಾಗುತ್ತದೆ?

ಅವಳ ಮೌನವು ಅವರ ಸಂಧಿಗ್ರಹಿತೆಗೆ ಮಾತುಕೊಟ್ಟಿತು.

“ನಮಿತಾ, ಯೋಚನೆ ಮಾಡುವುದಕ್ಕೆ ನಿಮಗೆ ಇನ್ನಷ್ಟು ಸಮಯದ ಅವಶ್ಯಕತೆ ಇರುವುದಾದರೆ, ನಾನು ನಿಣಾಯಕ್ಕಾಗಿ ಕಾಯುತ್ತಿರುತ್ತೇನೆ.”

ಮಾತನಾಡಲೇ ಬೇಕಾಯಿತು.

“ಸಂಧಿಗ್ರಹಿತ ಅದೇ ಹಳೆಯದು, ಸರ್! ನಾನು ಹೊಸದಾಗಿ ಆ ಕ್ಷೇತ್ರಕ್ಕೆ ಬಂದವಳು ಎಂಬುದು ನಿಮಗೆ ಆ ದಿನವೇ ಅನುಭವಕ್ಕೆ ಬಂದಿರಬಹುದು. ಮೇಡಂ ಅವರ ಉದಾರತೆ, ಅವರು ನನಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಒಂದು ಮಹತ್ವದ ಕೆಲಸವನ್ನು ನನ್ನ ಹೆಗಲಿಗೆ ಹೊರಿಸಿದರು. ಗೌತಮಿ ನೇರಳಿನ ಹಾಗೆ ನನ್ನ ಹಿಂದಿದ್ದಳು. ಬಹುಶಃ ಆ ಕಾರಣದಿಂದಲೇ ನಾನು ಅಲ್ಲ ಸ್ವಲ್ಪ ಏನಾದರೂ ಮಾಡಲು ಸಾಧ್ಯವಾಯಿತು.”

“ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಿಲ್ಲ!.... ಮತ್ತೆ ನಾಲ್ಕು ಪ್ರದರ್ಶನಗಳನ್ನು ನೀವು ಆತ್ಮವಿಶ್ವಾಸದಿಂದಲೇ ಮಾಡಿದಿರಿ. ಈಗ ನಿಮಗೆ ಸಂಕೋಚವಾಗಬೇಕಾಗಿಲ್ಲ. ಮೇಲಾಗಿ, ಅನ್ಯಥಾ ಭಾವಿಸದಿದ್ದರೆ ನಾನು ಒಂದು ಮಾತು ಹೇಳಲಾ?”

“.....”

“ನಿಮ್ಮ ಸ್ವಾಭಾವಿಕವಾದ ತಾಜಾತನವೇ ನಿಮ್ಮ ಸೌಂದರ್ಯವಾಗಿದೆ.”

“ಧನ್ಯವಾದ ಸರ್!”

“ನೋಡಿ ನಮಿತಾ, ಮಾಡೆಲ್‌ಗಳಿಗೇನೂ ಬರವಿಲ್ಲ.... ಇರಲಿ ಬಿಡಿ. ಗೌತಮಿಯೊಡನೆ ಈ ಬಗ್ಗೆ ನಿನ್ನ ರಾತ್ರಿ ಸಾಕಷ್ಟು ವಿವರವಾಗಿ ಚಚೆಯಾಗಿದೆ. ನನ್ನ ಅಭಿಪ್ರಾಯವನ್ನು ಅವಳೂ ಒಪ್ಪಿದ್ದಾಳೆ. ಈ ಕಡೆ ಆಭರಣಗಳ ಡೆಲಿವರಿಯ ಪ್ರಮಾಣ ಹೊಡ ಹೆಚ್ಚಾಗಿದೆ. ನನ್ನ ಪ್ರಯತ್ನ ಏನು ಅಂತಂದರೆ, ಈ ಅವಧಿಯಲ್ಲಿ ತಕ್ಷಣ ಆದಷ್ಟು ಬೇಗ ಒಂದು ಉತ್ತಮವಾದ ಕ್ಯಾಟಲಾಗ್ ತಯಾರು ಮಾಡಿ, ವಿದೇಶದಲ್ಲಿನ ಬಂಗಾರದ

೨೬೭ / ಆವಿಗೆ

ವ್ಯಾಪಾರಿಗಳಿಗೆ ತೋರಿಸಲು ಕಳಿಸಿಕೊಡೋಣ ಅಂತ.”

ತಪ್ಪಿಸಿಕೊಂಡು ಹೋಗಲು ಯಾವ ಉಪಾಯವೂ ಕೈಗೆಟುಕುತ್ತಿಲ್ಲ.

“ಸರ್! ಅಂತಿಮ ನಿಂಬಾಯವನ್ನು ಗೌತಮಿ ಹಾಗೂ ಮೇಡಂ ಅವರೇ ಮಾಡಬಲ್ಲವರು.”

“ಅವರಿಭ್ಯೂರೋಡನೆಯೂ ನಾನು ಮಾತುಕೆ ಅಡಿಯಾಗಿದೆ. ಅವರದೇನೂ ಅಭ್ಯಂತರವಿಲ್ಲ. ಕೇವಲ ನಿಮ್ಮ ಅನುಮತಿ ತೆಗೆದುಕೊಳ್ಳುವುದಷ್ಟೇ ಬಾಕಿ ಉಳಿದಿದೆ.”

“.....”

“ಹಾಗಾದರೆ.... ನಿಮ್ಮ ಮೌನವನ್ನು ಒಷ್ಟಿಗೆ ಎಂದು ಭಾವಿಸಲೇ?”

“ನಿಮ್ಮಲ್ಲಿರ ಇಚ್ಛೆ ಹೇಗಿದೆಯೋ ಹಾಗಾಗಲಿ”

“ನಾಳೆ ಸೋಮವಾರ ಬೆಳಿಗ್ಗೆ ಪ್ರೋಟೋ ಸೆಶನ್ ಇಟ್ಟುಕೊಳ್ಳೋಣವೇ?”

“ನಾಳೆ?”

“ಮತ್ತೇನಾದರೂ...”

“ಇಲ್ಲ.... ಇಲ್ಲ.... ನನಗೆ ಅಂತದ್ದೇನೂ ಕೆಲಸವಿಲ್ಲ...”

“ಹಾಗಾದರೆ ಪಕ್ಕಾ ನಾಳೆ ಬೆಳಿಗಿನ ಇದರ ಫೈಲ್ಸ್‌ನಲ್ಲಿ ನಾನು ಮುಂಬಯಿಗೆ ಬರುತ್ತೇನೆ. ಪ್ರೋಟೋಗಾಫರ್‌ಗೆ ಹೇಳಿ ಎಲ್ಲ ಕಾರ್ಯಕ್ರಮ ನಿಂಬಾಯವಾಗಿದೆ. ಒಂದೆಂದರೆ, ಅದೇ ಪರಂಪರಾಗತ ಉದುಪಿನಲ್ಲಿ ಅಂದಿನಂತೆಯೇ ನಿಮ್ಮ ಪ್ರದರ್ಶನ ಆಭರಣಗಳ ಗ್ರಾಲರಿಯಲ್ಲಿ ನಡೆಯುತ್ತದೆ. ಎರಡನೆಯದು ಜಿಟ್‌ಫೋರ್! ಮದ್ದ ಬಲಂಡ್ ಅಥವಾ ವಿಂಡಾಲಾದಲ್ಲಿ. ಈ ಎರಡರಲ್ಲಿ ನಿಮಗೆ ಯಾವ ಲೋಕೇಶನ್ ಇಷ್ಟವಾಗುತ್ತದೆ?”

“ಕಾರ್ಮಿಕನ ಮಗಳಿಗೆ ಅವಳ ಗಲ್ಲಿ-ಮೊಹಲ್ಲಾಗಳ ಗಡಿಯೇ ಅವಳ ಜಗತ್ತಾಗಿರುತ್ತದೆ. ನಾನು ಮದ್ದ ಬಲಂಡ್‌ಗೂ ಹೋಗಿಲ್ಲ, ವಿಂಡಾಲಾಗೂ ಹೋಗಿಲ್ಲ. ಪಿಕ್‌ನಿಕ್ ವೇಳೆಯಲ್ಲಿಯೂ ನಮಗೆ ಎಂದೂ ಹೋಗಲೂ ಕೊಡಲಿಲ್ಲ” ಒಳಗಡೆ ಅದುಮಿಟ್ಟುಕೊಂಡ ಬಿನ್ನತೆ ಒಮ್ಮೆಲೇ ಹೊರಗೆ ಬರಲು ಉತ್ತೇಜಿಸಿತು. ಇದು ಅವಳ ಹಳೆಯ ದೌರ್ಬಲ್ಯ.

“ಸರಿಬಿಡಿ... ಇದನ್ನು ಪಿಕ್‌ನಿಕ್ ಎಂದೇ ಭಾವಿಸೋಣ. ನಿಶ್ಚಯವಾಗಿಯೂ ವೋದಲಿಗಿಂತ ಮದ್ದ ಬಲಂಡ್‌ನ ಸೌಂದರ್ಯ ಈಗ ಮಲೀನಗೊಂಡಿದೆ ಆದರೆ.. ಹೇಗೇ ಇರಲಿ, ಮನಸ್ಸನ್ನು ದುಃಖ-ನೋರ್ವೆಗಳ ಜಗತ್ತಿನಿಂದ ವಿಮುಖಗೊಳಿಸಲು ಸಮರ್ಥವಾಗಿದೆ.

“.....”

“ಬಿಡಿ... ನಿಮ್ಮ ಪರಿಶ್ರಮಕ್ಕೆ ಕೊಡಬೇಕಾದ ಪ್ರತಿಫಲದ ಬಗೆಗೆ ಮಾತನಾಡೋಣವೇ?”

“ಈ ಕೆಲಸಕ್ಕಾಗಿ ನನಗೆ ಬೇರೆಯದೇ ಆದ ಪ್ರತಿಫಲ ಸಿಗುತ್ತದೆಯೇ?” ಅಜ್ಞರಿಯ

ಉತ್ತೇಜನವನ್ನು ಅವಳಿಂದ ತಡೆಯಲಾಗಲಿಲ್ಲ.

“ಹತ್ತು ಸಾವಿರ?....”

ಹತ್ತು ಸಾವಿರ! ಪೋನಿನ ಈ ಕಡೆ ಅವಳ ಬಾಯಿ ಇಪ್ಪಗಲ ತೆರೆಯಿತು. ಅಲ್ಲದೆ ರಿಸೆವರನ್ನು ಕಣ್ಣೆದುರು ಹಿಡಿದುಕೊಂಡು ಒಂದುಕ್ಕಣ ತನ್ನ ಅಸ್ತಿತ್ವವನ್ನೇ ಹುಡುಕಿದಳು— ದ್ವಾನಿ ಇದರಿಂದಲೇ ಬಂದಿದೆಯೇ?

“ಕಡಿಮೆಯಾಯಿತಾ?”

“.....”

“ಕಡಿಮೆ ಅನಿಸಿದರೆ ಹೇಳಿ...”

“ಇಲ್ಲ.... ಇಲ್ಲ ಸರಾ! ಒಂದು ದಿನದ ಪೋಟೊ ಸೆಶನ್‌ಗೆ ದೊಡ್ಡ ಮಜೂರಿ ಸಿಗುವುದು ಎಂದು ನನಗೆ ಗೊತ್ತಿರಲಿಲ್ಲ”. ಶಬ್ದಗಳ ಮಿಶ್ರವ್ಯಯದ ಒಗೆಗೆ ಅವಳು ಎಚ್ಚರಿಂದಿದ್ದಳು ‘ಹೆಚ್ಚು’ ಎಂಬುದನ್ನು ಅವಳು ಬಹಳ ಕೌಶಲದಿಂದ ತನ್ನ ವಾಕ್ಯದಿಂದ ತೆಗೆದು ಹೊರಗೆ ಇಟ್ಟಿದ್ದಳು.

“ತಿಳಿಯಿತಲ್ಲು...?”

“ಹೌದು ಸರಾ!” ಅವಳು ಗೃಹಿಸಿದಳು.

“ಕಲ್ಪನೆಗಳನ್ನು ಸ್ವಲ್ಪ ಮುಕ್ತಾಯಗೊಳಿಸಿ...”

ದನಿಯಲ್ಲಿ ಅನಾಯಾಸವಾಗಿ ಚಾಂಚಲ್ಯ ಕಾಣಿಸಿಕೊಂಡಿತ್ತು.

“ಅದರದೇನೂ ಅವಶ್ಯಕೆಯಿಲ್ಲ ಸರಾ! ಈಗ ಅದು ಎಷ್ಟೊಂದು ವೇಗವಾಗಿ ಓಡುತ್ತದೆಯೆಂದರೆ, ಅದು ಈಗ ಕ್ಯಾಗೆ ನಿಯಂತ್ರಣಕ್ಕೆ ಸಿಗುವುದೇ ಕಷ್ಟವಾಗಿದೆ.”

“ನಾಳೆ ಬೆಳಿಗ್ಗೆ ಸಿಕ್ಕಾಗ ಹೇಳಿ, ಇವೋತ್ತು ರಾತ್ರಿ ನಿಮಗೇನಾದರೂ ಸ್ವಪ್ನ ಬಿತ್ತಾ ಅಂತ....”

ಅವಳಿಗೆ ನಗುಬಂತು.

“ಇಪ್ಪು ಬೇಗ? ಮತ್ತೆ ನೆನಪಿಲ್ಲವಾದರೆ ಏನು ಮಾಡುವುದು?”

ಕನಸುಗಳಿಗೆ ಹೇಳಿಕೊಂಡು ಮಲಗಿರಿ –ಕನಸುಗಳೇ ನೀವು ನನ್ನ ನಿದ್ರೆಯಲ್ಲಿ ಬಂದರೆ ನನಗೆ ನೆನಪಿನಲ್ಲಿ ಉಳಿಯುತ್ತದೆ ಅಂತ. ಆಗ ನೋಡಿ, ಕನಸುಗಳು ನಿಮಗೆ ನೆನಪು ಮಾಡಲು ಸ್ವಯಂ ನಿಮ್ಮ ಬಳಿ ಬರುತ್ತವೆ.”

“ನಿಜವಾಗಿ?”

“ನಿಜವಾಗಿ, ಸೀ ಯೂ ಟುಮಾರೋ ಮಾನಿಂಗ್, ಬಾಯ್!”

ಆ ಕಡೆಯಿಂದ ಪೋನ್ ಇಡಲಾಯಿತು.

“ಕತ್ತರಿಸಿದ ತರಕಾರಿಗಳನ್ನು ಬೇರೆನೇ ಬೇಯಿಸಬೇಕಾಗುತ್ತದೆ, ಅಕ್ಕಾ?” ಸಂಭಾರದ ತಯಾರಿಯಲ್ಲಿ ಶೊಡಗಿಕೊಂಡ ಮುನಿಯಾ ಅವಳ ತಲ್ಲಿನತೆಯನ್ನು ಭಂಗಗೊಳಿಸಿದಳು.

“ಬೇವಿನ ಸೊಪ್ಪು ತೆಗೆದುಕೊಂಡು ಬಂದೆಯಾ?”

೨೬೭ / ಆವಿಗೆ

“ನಿನಗೆ ಹೋರಿಸಿದೆನಲ್ಲಾ...!”

“ಒಹ್ಯ.... ಒಳ್ಳೆಯದು, ತರಕಾರಿಯನ್ನು ಬೇರೆಯದಾಗಿ ಬೇಯಿಸಬೇಕಾಗಿಲ್ಲ. ಬೇಕೇ ಕುದಿದಿದೆಯಲ್ಲವಾ? ಅದರಲ್ಲಿಯೇ ಎಲ್ಲ ತರಕಾರಿಗಳನ್ನು ಹಾಕಿ ಕುಕೊನಲ್ಲಿ ಸೀಟಿ ಹೊಡಿಸಿದರಾಯಿತು.

ಎಣ್ಣೆ ಸವರಿದ ಇಡ್ಲಿ ಪ್ಲೈಟನೆ ಕುಳಿಗಳಲ್ಲಿ ಇಡ್ಲಿ ಮಿಶ್ರಣವನ್ನು ಸುರಿಯುತ್ತ ಅವಳು ತನ್ನ ಮನಸ್ಸಿನಲ್ಲಿರುವುದನ್ನು ಮುನಿಯಾ ಜೊತೆ ಹಂಚಿಕೊಂಡಳು.

“ಮುನಿಯಾ, ಒಮ್ಮೆ ನನಗೆ ಹೆಚ್ಚಿನ ಯಾವುದಾದರೂ ಕೆಲಸಕಾಗಿ ಒಮ್ಮೆಲೇ ಹತ್ತು ಸಾವಿರರೂಪಾಯಿ ಮಜೂರಿ ಸಿಕ್ಕುತ್ತದೆ ಎಂದಿಟ್ಟುಕೋ, ಅದನ್ನು ಹೇಗೆ ವಿಚ್ಯು ಮಾಡಬೇಕು?”

ಪ್ರೇಶರ್ ಕುಕೊನ ಮುಚ್ಚೆಳಹಾಕುತ್ತಿದ್ದ ಮುನಿಯಾ ಬೆಂಜಿಬಿದ್ದವೆಂತೆ ಅವಳ ಕಡೆ ನೋಡಿದಳು.

ಮುನಿಯಾ ಹಾಗೆ ಬೆಂಜಿದ್ದು ಅಸ್ವಾಖಾವಿಕವೇನೂ ಆಗಿರಲಿಲ್ಲ.

“ಅಂದುಕೊಳ್ಳುವುದರಲ್ಲಿ ಏನು ತಪ್ಪಿದೆ?”

“ಹತ್ತು ಸಾವಿರ? ಆದರೆ ಇಪ್ಪೊಂದು ಹಣ ಯಾರು ಕೊಡ್ದಾರೆ? ಫಾಲ್ ಹಚ್ಚಿದರೆ ಮೂರು ರೂಪಾಯಿ ಕೊಡೋದಿಲ್ಲ ಜನ, ನಾಳೆ ತಗೊಂಡುಹೋಗು, ಇವತ್ತು ಪುರಸೋತ್ತು ಇಲ್ಲ ಅನ್ನವರೇ”.... ಮುನಿಯಾ ಬಾಯಿ ತೆರೆದಳು.

“ಅರೆ... ಈ ಸಣ್ಣ ಪುಟ್ಟಪುಗಳನ್ನೆಲ್ಲ ಬಿಡು. ಕೇಳಿದ ತಕ್ಕಣ ನಿನ್ನ ಜೀವ ಹಾರಿ ಹೋದಂತಾಗಲು ಹತ್ತು ಸಾವಿರ ಏನು ದೊಡ್ಡ ರಕಮಲ್ಲ. ಮೂರೂವರೆ ಸಾವಿರ ರೂಪಾಯಿ ಸಂಬಳ ತಗೋತ್ತಾ ಇಲ್ಲವಾ ನಾನು?”

ಯಾಕೆ ಹೀಗಾಗಿದ್ದಾಳೆ? ಮೂರೂವರೆ ಸಾವಿರ ಸಂಬಳ ತಗೋಳ್ಳುವ ಸಮಯದಲ್ಲಿಯೇ ಏನೆಲ್ಲ ಆಯಿತು. ಮೂರೂವರೆ ರೂಪಾಯಿ (ಸೆರಗು ಅಂಚು ಹೊಲಿದದ್ದು ಎಂಟಾಣ ಹೆಚ್ಚಿಗೆ) ಫಾಲ್ ಹಚ್ಚಿಸಿದ ನೆನಪನ್ನು ಮರೆಸಿ ಮುನಿಯಾಳ ಶೋಳಗಳಿಗೆ ರೆಕ್ಕೆ ಹಚ್ಚಿ, ಎತ್ತರದ ಆಕಾಶ ವಿಹಾರಕ್ಕೆ ಸಿದ್ಧಪಡಿಸುತ್ತಿದ್ದಾಳೆಯೇ?

“ನೀನು ನನ್ನ ಪ್ರಶ್ನೆಗೆ ಉತ್ತರವನ್ನು ಯೋಚನೆ ಮಾಡಿಕೊಡು”

“ಯೋಚಿಸಿದ್ದೇನೆ” ಮುನಿಯಾ ಅತ್ತಿಯ ಹೂವಿನಂಥ ತನ್ನ ಗೋಲ ಕೆಣ್ಣುಗಳನ್ನು ಅತ್ತ-ಇತ್ತ ಹೊರಳಿಸಿದಳು.

“ಹೇಳು”

“ಅಪ್ಪಾಚಿಯವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಎಲ್ಲಕ್ಕಿಂತ ಹೊದಲು ಅವರನ್ನು ಒಳ್ಳೆಯ ಹಾಸ್ಪಿಟಲ್ ನಲ್ಲಿ ಪರೀಕ್ಷೆ ಮಾಡಿಸಬೇಕಾದ ಅವಶ್ಯಕತೆಯಿದೆ, ಅಕ್ಕು”

“ಮಾಡಿಸೋಣ” ಮುನಿಯಾಳ ತಿಳಿವಳಿಕೆಯ ಬಗಗೆ ಅವಳಿಗೆ ಬಹಳ ಅಭಿಮಾನವೆನಿಸಿತು. ಎಷ್ಟು ಗಂಭೀರವಾಗಿ ಯೋಚಿಸುತ್ತಾಳೆ!

హిందిన పరీక్షేయ సమయద ఒందు ఘటనే అవళిగె నేనపాయితు.

బోధనా మాధ్యమవన్ను బదలిసిద్దరింద మునియా వగదల్లి హిందె బిద్దభు. మునియా మూరు దినగఐవరగే కెల్లు కేంపగే మాడిశోండు బాల్ఫ్నియ మూలేయల్లి ముదురిశోండు బిక్కి బిక్కి అభుతిద్దభు. అప్పాజి అవళన్ను హత్తిర కెరేసి సమాధాన హేళిదరు. ఆగిన్నూ తెందేయవర మేలే లక్ష్మీ ఆఘాత మాడిరలిల్ల. ప్రాణాంతిక ఆక్రమణదింద బచావాగి అష్టే ఆస్పత్రీయింద మనిగే ఒందిద్దరు. మునియా ప్రశ్నాత్రవాగి అప్పాజిగే హేళిదభు—“ఇదక్కింత నాను ఫేలా ఆగోదే చెన్నాగిత్తు! నన్న సహపాఠిగళ నడువే నాను హణకాసిన దృష్టియింద దుబిలజాగిరువుదు నిజ. ఆదరే క్లాసినల్లి సదా ఒందనే నంబరినల్లి ఒందు నాను యావాగలూ నన్నన్ను ఎల్లరిగిత మేలు ఎందు తిలియుత్తిద్దే. హొస శాలేగే సేరిదాగలూ నాను ఇదన్నే బయసిద్దే, నన్న ప్రతిభేయింద ఇది తరగతియల్లి హేసరువాసి ఆగబేందు, అప్పాజి! హిందియల్లి నాను సంపోణి పరిత్రమ మాడిదే. ఆదరే ఇంగ్లీష్ నష్ట అధారిటి ననగే హిందియల్లి ఇల్లవాగిదే!” మునియాళ ఈ వేదనాజన్య మాతుగళన్ను అవళు ఎందూ మరేయలారభు. అవళు ఆ సందభదల్లి శోట్టు ఉత్తరవన్నూ మరేయలారభు.

“మునియా, అప్పాజియవరిగే జికిత్స శోడిసియూ స్ట్రోహణ ఉళియితు. ఎందిట్టుకోళ్ళోణ, ఆగ?” ఈ ప్రత్యేయ హిందుగడే మేడం వాస్థానియవరు నీజిద భరవసే కేలస మాడుత్తిత్తు.

“హణ ఉళియలిక్కిల్ల ఆక్షా! దొడ్డ ఆస్పత్రీయ ఖిచుగళూ దొడ్డవే ఇరుత్తవే.”

“ఎల్లవన్నూ నీనే హేళ్తిదీయా ననగే-హళే అజ్జియ హాగే. అల్ల స్ట్రోహణ బుద్ధి నిన్న అక్షనిగూ ఇదేయే. భరవసే ఇడు. నాను కేళ్తా ఇరోదేను? ఒమ్మె మట్టు హణ ఉళిదరె మనెయల్లి ప్రథమ పుత్రస్తు శోడలే బేకాదంతక అవశ్యక కేలసగళు ఏనాగబేకాగివే?”

“అప్పాజియ లుంగిగళు సవేదు హరిదుహోగివే. ఆదర మేలింద మాలీళా మాడిద్దక్కే అవు ఎష్టోందు ముగ్గి మలినవాగివే అందరే బిసినీరినల్లి శుద్ధిసిదరూ అవు స్వేచ్ఛవాగుత్తిల్ల.”

“లుంగిగళు బరుత్తవే బిడు...”

“భున్నాగే అంగిగళు బేచు.”

“అమ్మన జోతే మాతనాడిదేనే. నాళేనే నాను పోణింఏ సేతనోగాగి హోగబేచు. ఒందు కేలస మాడ్తేనే. అవన అంగియ అళతే బరేదు, అంగియ

೨೬ / ಆವಿಗೆ

ರೊಕ್ಕೆ ನಿನ್ನ ಬಳಿ ಕೊಟ್ಟಬಿಡುತ್ತೇನೆ. ನೀನು ಉಟದ ಬಿಡುವಿನಲ್ಲಿ ಹೋಗಿ ಸ್ವಾಲಿನ ಅಂಗಡಿಯಿಂದ ವಿರೀದಿ ಮಾಡಿಕೊಂಡು ಬಾ. ನಿನ್ನ ಸ್ವಾಲಿನ ಪಕ್ಕದಲ್ಲಿಯೇ ಅವನ ಸ್ವಾಲ್ ಇದೆ ಅಲ್ಲವಾ? ಕೊಂಡುಕೊಳ್ಳತ್ತೀ ತಾನೇ?”

“ಹಾಂ... ಯಾಕಾಗೋದಿಲ್ಲ!” ಜವಾಬ್ದಾರಿಗೆ ತಾನು ತಕ್ಕವಳೆಂಬ ಭಾವನೆಯಿಂದ ಮುನಿಯಾ ಅರಳಿದಳು.

“ಸರಿ, ಈಗ ಹೇಳು ನಿನಗೆ ಏನೂ ಬೇಕಾಗಿಲ್ಲವಾ?”

“ಇಲ್ಲ”

“ಯಾಕೆ, ನಿನ್ನ ಅಂಗಿಗಳೂ ಹರಿದಿಲ್ಲವಾ!”

“ಅಪುಗಳನ್ನು ಹೊಲಿಗೆ ಹಾಕಿಸಿ ಸರಿಪಡಿಸಿಕೊಂಡಿದೇನೆ. ಇನ್ನೂ ಎರಡು-ಮೂರು ತಿಂಗಳು ನಡಿತವೆ.”

“ಕೇಳಿ ಇಲ್ಲಿ. ಇಷ್ಟೆಲ್ಲ ವಿರೀದಿ ಮಾಡಿದ ಮೇಲೂ ಹಣ ಉಳಿಯಿತು ಎಂದಿಟ್ಟುಕೋ ಆಗ?”

“ಹಾಗೆ ಆದರೆ, ಅಕ್ಕಾ, ನೀನು ನನ್ನನ್ನು ಹಾಗೂ ಥುಮ್ಮಾನನ್ನು ತಿರುಗಾಡಿಸಲು ಕರೆದುಕೊಂಡು ಹೋಗಬೇಕು.”

“ಎಲ್ಲಿಗೆ ಹೋಗಬೇಕು?”

ಮುನಿಯಾ ಸಂಶೋಷದಿಂದ ಉಲಿದಳು—“ಕರೆಹ್ಲಂಡು ಹೋಗ್ರೀಯಾ ತಾನೇ?”

“ಕಣೆ ಕೇಳಿದ್ದೀರ್ಯೇನೇ? ನಾನು ಕೇಳಿದ್ದಕ್ಕೆ ಹೇಳು...”

“ಎಸೆಲ್ ವಲ್ರ್ಡ್! ಬೋಟನಿಂದ ಸಮುದ್ರ ದಾಟ ಹೋಗಬೇಕಾಗುತ್ತದೆ.”

“ಬಾಪೋರೆ! ಎಪ್ಪು ದುಭಾರಿ ಟಿಕೆಟ್ ಇದೆ ಎಂಬುದಾದರೂ ಗೊತ್ತಿದೆಯಾ ನಿನಗೆ? ‘ಎಸೆಲ್ ವಲ್ರ್ಡ್’; ತಿರುಗಲಿಕ್ಕೆ!”

“ಉಹಂಂ...” ಮುನಿಯಾ ಬೋಳಿತ್ತನದಲ್ಲಿ ತಲೆ ಅಲುಗಾಡಿಸಿದಳು.

“ನೂರು ರೂಪಾಯಿ!”

“ನಿಜವೇನೇ ಅಕ್ಕಾ!”

“ಮತ್ತಲ್ಲವೇನೇ! ನೂರು ರೂಪಾಯಿ ಒಳಗಡೆ ಪ್ರವೇಶಕ್ಕೆಷ್ಟೇ ಟಿಕೆಟ್, ಆಟ-ನೋಟಗಳ ಜೊತೆ ಮತ್ತೊಳು ಏನಾದರೂ ತಿಂದು-ಕುಡಿದು ಮಾಡೋದಿಲ್ಲವಾ?”

ಮುನಿಯಾಳ ಮೋರೆ ಮುದುಡಿ ಹೋಯಿತು.

“ಹೋಗಲಿ ಬಿಡಕ್ಕು.... ನಾನು ಸುಮುನೆ ಹೇಳಿದೆ.”

“ನೀನು ಯಾಕೆ ಮನಸ್ಸು ಜಿಕ್ಕುದು ಮಾಡಿಕೊಳ್ಳು ಇದೀಯ?” ಅವಳು ಮುನಿಯಾಳನ್ನು ಸಂತೃಪ್ತಿಸಿದಳು. “ತಿರುಗಾಡಲಿಕ್ಕೆ ಸ್ಥಳ ಇರೋದೇ ಕಡಿಮೆ. ಅದಕ್ಕೇ ‘ಎಸೆಲ್ ವಲ್ರ್ಡ್’ ಹೋಗೋಣ ಅನ್ನಿಸ್ತಿದೆ. ನಾವು ಅಲ್ಲಿಗೆ ಮುದ್ದಾಂ ಹೋಗೋಣ”

ಮುನಿಯಾಳ ಸುಂದರ ಮುವಿ ಅರಳಿತು.

“ಎರಡು ತಿಂಗಳಿಗೂ ಮೇಲಾಯಿತು. ಭುನ್ನಾನ ತರಗತಿಯ ವಿದ್ಯಾರ್ಥಿಗಳ ಪಿಕೋನಿಕ್ ಎಸೆಲ್ ವಲ್ರೋಫ್‌ಗೆ ಹೋಗಿತ್ತು. ಅಮೃತ ಬಳಿ ಭುನ್ನಾ ಬಹಳ ಹಟಕ ಮಾಡಿದ. ಟಿಕೆಟ್‌ನಲ್ಲಿಯೂ ರಿಯಾಯಿತಿ ಇತ್ತು. ಆದರೆ ಅಮೃತ ಒಂದು ಮಾತನ್ನೂ ಕೇಳಲು ತಯಾರಾಗಲಿಲ್ಲ. ಭುನ್ನಾ ಮನಸ್ಸಿನಲ್ಲೇ ಕುದಿದು ಸುಮೃದ್ಧಾದ. ಅಮೃತಿಗೆ ಬೆದರಿಸಿದ ಅವನು-ನಾನು ಅಕ್ಕನಿಗೆ ಕೇಳಿಕೊಂಡು ಹೋಗಿಬರ್ತೇನೆ ಅಂತ. ನಾನೇ ಅವನಿಗೆ ಸಮಾಧಾನ ಹೇಳಿ ಸುಮೃದ್ಧಾಗಿಸಿದೆ. ಅಕ್ಕನ ನೌಕರಿಯಿಂದಾನೇ ಮನೆ ನಡೀತಾ ಇದೆ. ಎಲ್ಲಿಂದ ನಿನಗೆ ಪಿಕೋನಿಕ್‌ಗೆ ಕಳಿಸಲು ಸಾಧ್ಯ ಅಂತ ಸಮಚಾಯಿಷಿ ಹೇಳಿದೆ.”

“ಯಾಕೆ ಆ ಮಗನ ಬಾಯಿ ಕಟ್ಟಿದೆ ನೀನು?”

“ನಾನು ಅಮೃತ ಬಳಿ ಬಡಿದಾಡಬೇಕಾಗುತ್ತಿತ್ತು...”

ಮುನಿಯಾಳ ಜಾಣತನದ ಬಗೆಗೆ ಅವಳು ಗೊಳ್ಳಿಂದು ನಕ್ಕಳು.

“ನಮ್ಮ ಕೆಲಸ ನೇರವಾಗಿ ಆಗದಿದ್ದರೆ, ಎದುರಿಸಲೇಬೇಕಾಗುತ್ತದೆ. ಎದುರಿಸ್ತೇನೆ. ನೀನ್ನಾಕೆ ಜಗಳ ಮಾಡೋದಕ್ಕೆ ಹೆದರ್ತಿಯಾ?”

“ನೀನು ಹೆದರೋದಿಲ್ಲವಾ ಅಕ್ಕಾ?”

“ಹೂಂ, ಹೆದರೋದೇನೋ ಹೆದರ್ತೇನೆ. ಆದರೆ ಜಗಳ ಮಾಡದೆ ಬಿಡೋದಿಲ್ಲ. ಅನಿವಾರ್ಯ ಅದು! ಅಪ್ಪಾಚಿ ಸ್ಟೇಟಿನ ಮೇಲೆ ಬರೆದಿರಲಿಲ್ಲವಾ—‘ವೈಕಿಯಲ್ಲಿ ಆಕ್ಕೋಶ ಇರದೇ ಹೋದರೆ, ಅವನು ಅನೀತಿಯೊಂದಿಗೆ ಹೋರಾಡಲು ಸಾಧ್ಯವಿಲ್ಲ’ ನಿನ್ನಿಂದ ಓದಿಸಿರಲಿಲ್ಲವಾ ಅದನ್ನ!”

“ನನಗನಿಸುತ್ತಿದೆ ಅಕ್ಕಾ, ಯಾರೋಡನೆಯಾದರೂ ಕಾರಣವಿಲ್ಲದೆ ಎದುರು ಹಾಕೊಳ್ಳಬೋದು ಆಕ್ಕೋಶ ಅಲ್ಲ, ಹ್ಯಾಗೆ ಅಂದರೆ....” ಮುನಿಯಾ ಒಮ್ಮೆಲೇ ಮಾತು ನಿಲ್ಲಿಸಿರಜು.

“ಹ್ಯಾಗೆ ಅಂದರೆ... ನಾನು?”

“ನೀನಲ್ಲಿ... ಅಮೃತ!”

ಮುನಿಯಾಳ ಮೊನಚಾದ ಟಿಪ್ಪಣಿ ಮತ್ತೊಮ್ಮೆ ಅವಳನ್ನು ನಗುವಂತೆ ಮಾಡಿತು. ನಗು ನಿಂತ ಕೂಡಲೇ ಅವಳು ಖಿಸುದನಿಯಲ್ಲಿ ಮಾತನಾಡುತ್ತ ತುಟಿಗಳ ಮೇಲೆ ಬೆರಳಿಟ್ಟುಕೊಂಡಳು.

“ಮೆಲ್ಲಗೆ ನಗು! ಬಾಗಿಲು ತರೆದುಕೊಂಡೇ ಇದೆ. ಅಮೃತ ಭುನ್ನಾನ ಕೂಡಲು ಕಟ್ಟ ಮಾಡಿಸಿಕೊಂಡು ಮರಳಿ ಬಂದಿದ್ದರೂ ಬಂದಿರಬಹುದು.”

ಮುನಿಯಾಳ ವಿಶ್ವಾಸಕ್ಕೆ ಇನಿತೂ ಭಂಗ ಬರಲಿಲ್ಲ.

“ಅಮೃತ ಮನೆಯಲ್ಲಿದ್ದರೆ ಗಾಳಿಯಲ್ಲಿ ಸ್ಯೇರನ್ ಬಾರಿಸಿದ ಹಾಗಾಗುತ್ತದೆ, ಅಕ್ಕಾ!”
ಮುನಿಯಾಳ ಮೊನಚಾದ ಖಾರವಾದ ಟಿಪ್ಪಣಿ ಅವಳನ್ನು ಪ್ರಭಾವಿತಗೊಳಿಸಿತು.

೧೬೮ / ಆವಿಗೆ

ಇನ್ನೂ ಕಿಶೋರಾವಸ್ತುಯಲ್ಲಿರುವ ಮುನಿಯಾಳಲ್ಲಿ ಅವಳು ಗಂಭೀರ ವೈಚಾರಿಕ ತಿರುವನ್ನು ಗುರುತಿಸಿದಳು. ಇಷ್ಟು ಬೇಗ ಅವಳು ಅಂತಹ ತಿರುವನ್ನು ಪಡೆಯುತ್ತಾಳೆಂದು ಅನಿಸಿರಲಿಲ್ಲ. ಮನೆಯ ಜವಾಬ್ದಾರಿಯ ಬಗೆಗೆ ಜಾಗ್ರತ್ತಳಾಗಿರುವುದು ಬಹುಶಃ ಅವಳು ಇಂಥ ಬದಲಾವಣೆಯಾಗಲು ಕಾರಣವಾಗಿರಬಹುದು. ಆದರೆ ಅವಳು ಇತ್ತೀಚೆಗೆ ಗಮನಿಸಿದ ಹಾಗೆ, ಜವಾಬ್ದಾರಿಯ ಬಗೆಗಿನ ಅಂಥ ನಿಷ್ಠೆಯ ಹೊರತಾಗಿಯೂ ಅವಳು ಆಗುವುದನ್ನೆಲ್ಲ ಹಾಗೆಯೇ ಸ್ವೀಕರಿಸಲು ತಯಾರಾಗುತ್ತಿರಲಿಲ್ಲ. ಒಂದು ಪ್ರತ್ಯೇ ಅವಳನ್ನು ಹಗುರವಾಗಿ ಚಿಪ್ಪರಿತು. ಅಮ್ಮನ ಬಗೆಗೆ ಮುನಿಯಾ ಗೊತ್ತಿಲ್ಲದಂತೆಯೇ ಅವಳ ಧೋರಣೆಗಳಿಂದ ನಿಯಂತ್ರಿತಳಾಗುತ್ತಿದ್ದಾಳೆಯೇ? ನಿನ್ನೆಯವರೆಗೆ ಅವಳಿಗೆ ಈ ವಿಷಯದ ಬಗೆಗೆ ಸಂತೋಷವಾಗುತ್ತಿತ್ತು. ಶಕ್ತಿ ದೊರೆಯುತ್ತಿತ್ತು. ಅವಳ ಪ್ರತಿವಾದಕ್ಕೆ ಸಮರ್ಥನೆಯಾಗಿ ಮನೆಯ ಪ್ರತಿಯೊಬ್ಬ ಸದಸ್ಯರೂ ಮುಷ್ಟಿ ಕೆಟ್ಟಿದ್ದರು. ಆದರೆ ಇಂದು ಅವಳ ಯೋಚನೆಯಲ್ಲಿ ಬದಲಾವಣೆ ಬಂದಿದೆ. ಮನೆಯ ಪ್ರತಿಯೊಬ್ಬ ಸದಸ್ಯರೂ ತಮ್ಮ ಅನುಭವ ಹಾಗೂ ವಿವೇಕದ ಬಲದಿಂದ ಇರುವ ಪರಿಸ್ಥಿತಿಯನ್ನು ವಿವೇಚಿಸಬೇಕು, ಪರೀಕ್ಷಿಸಬೇಕು. ಯಾವ ಸಂಗತಿಯ ಬಗೆಗೆ ಅವರಿಗೆ ಅಸಮ್ಮೃತಿಯಿದೆ, ಯಾವುದು ಕೇವಲ ಅವರ ಹಕ್ಕಿನದಾಗಿರದೆ ಎಲ್ಲರ ಹಕ್ಕಾಗಿ ಬದಲಾಗಬೇಕಾಗಿದೆ, ಈ ಬಗೆ ಅವರಲ್ಲಿ ತಿಳಿವಳಿಕೆಯಬೇಕು.

ಆದರೆ ಆ ಸದಸ್ಯರಾದರೂ ಯಾರು?

ನಿಶ್ಚಯವಾಗಿಯೂ ಅವರು ಮುನಿಯಾ ಹಾಗೂ ಘನ್ನೂ! ತನ್ನದೇ ತಿಳಿವಳಿಕೆಯಲ್ಲಿ ತನ್ನದೇ ಎಲ್ಲೆಯಲ್ಲಿ.

“ಒಂದು ವಿಷಯ ಹೇಳು ಮುನಿಯಾ” ಇಡಲಿಯ ದೇಶಿ ಕುಕ್ಕರಿನ ಮುಷ್ಟಳ ಶರೆದು, ಹಬೆ ಹೊರಡುತ್ತಿರುವ ಇಡಲಿಯ ಬಟ್ಟಲಿನಲ್ಲಿ ಚಾಕು ಇಳಿಸಿ ಇಡಲಿ ಬಂದಿದ್ದರೆ ಅಂದಾಜು ಮಾಡತೋಡಿಗಿದರು.

“ಹೂಂ.... ಹೇಳು ಅಕ್ಕಾ”

“ಅಮ್ಮನ ಬಗೆಗೆ ನಿನ್ನ ಧೋರಣೆ ಯಾಕೆ ಹಿಗಾಗಿದೆ?”

“ಮೊದಲನೆಯದಾಗಿ, ಅವಳ ಸಂಶಯದ ಸ್ವಭಾವ”

“ಎರಡನೆಯದು?”

“ಫೇದಭಾವ”

“ಹಾಗಂದರೆ?”

“ಬಿಡು ಅಕ್ಕಾ, ಸುಮ್ಮನೆ ವಿರಸ ಯಾಕೆ? ಇವತ್ತು ನೀನು ಸಂತೋಷದಲ್ಲಿದೀಯಾ”

“ಹೆದರಬೇಡ, ಹೇಳು. ನಾನು ಆಗಲೂ ಸಂತೋಷವಾಗಿರುತ್ತೇನೆ.

ಸಂತೋಷವಾಗಿರುವುದನ್ನು ಮುನಿಯಾ, ಕಲಿಯಬೇಕಾಗುತ್ತದೆ. ಇಲ್ಲವಾದರೆ ಮನುಷ್ಯ ಎಂದೂ ಸಂತೋಷವಾಗಿರಲಾರ. ಸಂತೋಷವು ಅವನೊಳಗಿನಿಂದ ಸ್ವೇತವಾಗಿ

ಅವಿಗೆ / ೨೬

ಉಕ್ಕತ್ತದೆಯೆಂದು ಅವನು ನಿರೀಕ್ಷೆ ಮಾಡುತ್ತಲೇ ಸಂಪೂರ್ಣ ಆಯಷ್ಟವನ್ನು ಕಳೆದುಕೊಳ್ಳುತ್ತಾನೆ.”

“ಅಮ್ಮೆ ಮೊನ್ನೆ ಅಪ್ಪಬಿಯ ಬಳಿ ಹೇಳುತ್ತಿದ್ದಳು...” ಮುನಿಯಾ ಹೇಳುತ್ತಿದ್ದಂತೆ ತಡೆದಳು.

“ಪಿನ್ನು?”

“ನಮಿ ಬದಲಿಗೆ ನಮಗೊಬ್ಬ ತರುಣ ಮಗ ಇದ್ದಿದ್ದರೆ ನಮ್ಮ ಎಲ್ಲ ಸಂಕಷ್ಟಗಳಿಗೆ ಸಹಾಯವಾಗುತ್ತಿದ್ದ. ಹುಡುಗಿ ಗಳಿಕೆ-ಸಂಪಾದನೆ ಮಾಡ್ತಾಳೆ-ಹುಡುಗನಿಗೆ ಸಮಾನವಾಗಿಯೇ ಗಳಿಸ್ತಾಳೆ ನಿಜ, ನಾನು ಒಪ್ಪೇನೆ. ಆದರೇನು, ನಾಲ್ಕು ದಿನದ ಬೆಳದಿಂಗಳು! ಆಫೀಸಿನಲ್ಲಿ ಯಾರ ಜೊತೆಗಾದರೂ ಹಾಳು ಹರಟಿ ಶುರುವಾದರೆ, ಮಿನೀಟು ಅಥವ ಮಿನೀಟು ಸಾಕು, ಪ್ರೇಮದಲ್ಲಿ ಅನಾರ್ಕಲಿಯಾಗಿಬಿಡ್ಡಾರೆ. ಹುಡುಗರ ಮಾತು ಬೇರೆ! ಸಲೀಮ್ ಆದರೂ ಕೂಡ ಅನಾರ್ಕಲಿ ಅವನ ಹತ್ತಿರ ಬಂದರಲ್ಲವಾ? ಹೃದಯ ಒಡೆದು ಬಾಯಿಗೆ ಬರುತ್ತದೆ. ಭುನ್ನ ಬಾಯಲ್ಲಿ ನೀರು ಹಾಕಲು ಯೋಗ್ಯನಾಗುವ ಹೊತ್ತಿಗೆ, ಯಮರಾಜ ಕಾಲು ಹಿಡಿದು ಎಳೆದುಕೊಂಡು ಹೋಗ್ತಾನೆ ಯಮಲೋಕಕ್ಕೆ.”

“ಅಪ್ಪಬಿ ಇದಕ್ಕೆ ಏನಾದರೂ ಹೇಳಿದರಾ?”

“ಕಣ್ಣ ಮುಚ್ಚಿ ಸುಸ್ತಾಗಿ ಬಿದ್ದುಕೊಂಡಿದ್ದರು.”

ಮುನಿಯಾ ಮಾತು ಬದಲಿಸಿದಳು. ಹತ್ತು ಸಾವಿರ ರೂಪಾಯಿ ಅವಳಿಗೆ ಯಾವ ಕೆಲಸದ ಸಲುವಾಗಿ ಕೊಡಲಾಗುತ್ತದೆ. ಆಭರಣಗಳ ಮಾಡೆಲಿಂಗ್ ಮಾಡುವುದಕ್ಕೆ ಎಂದು ಅವಳು ಸ್ಪಷ್ಟವೇ ನೀಡಿದಾಗ, ಅವಳ ಒಂದರಷ್ಟು ಪೋಟೋ ಜಾಹೀರಾತಿನ ಸಲುವಾಗಿ ಇಲ್ಲಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆಯೇ ಎಂಬ ಜಿಜ್ಞಾಸೆಯನ್ನು ಮುನಿಯಾ ವ್ಯಕ್ತಪಡಿಸಿದಳು.

ಅವಳು ಇಲ್ಲವೆನ್ನುವಂತೆ ತಲೆ ಅಲ್ಲಾಡಿಸಿದಳು. ಹಾಗೆ ಅದು ಇಲ್ಲಿ ಪ್ರಕಟಗೊಳ್ಳುವ ಸಂಭವವಿಲ್ಲ. ಯಾಕೆಂದರೆ ಕ್ಯಾಟಿಲಾಗಿನ ಉದ್ದೇಶ ವಿದೇಶೀ ಆಭರಣಗಳ ಬಾಜಾರಕ್ಕೆ ಪರಿಚಯಿಸುವುದು. ಭಾರತೀಯ ಪರಂಪರೆಯ ಆಭರಣಗಳಿಗೆ ಅಲ್ಲಿ ಭರಪೂರ ಆಕರ್ಷಣೆಯಿದೆ. ಭಾರತೀಯ ಸಂಸ್ಕೃತಿಯ ಪ್ರಭಾವವಿರುವ ದೇಶಗಳಲ್ಲಿ ವಿಶೇಷವಾಗಿ.

“ಒಂದು ಗಮ್ಮತ್ತು ಮಾಡೋಣವಾ? ಅಕ್ಕಾ, ಮುಧ್ಯಾಹ್ನ ಉಟುಕ್ಕೆ ಹುಳಿತಾಗ ನಾವು ಇಡ್ಡಿ ಸಾಂಭಾರನ್ನೂ ತಿನ್ನೋಣ. ಜೊತೆಗೆ ಒಂದು ಪಂಚಾಯಿತಿ ಹೂಡಿಸೋಣ. ನಾವೆಲ್ಲ ಸೇರಿರ್ದೇವಲ್ಲ. ಆಗ ಹತ್ತು ಸಾವಿರ ರೂಪಾಯಿ ಸಂಭಾವನೆ ಸಿಗಲಿರುವ ವಿಷಯವನ್ನು ಫೋಟಣ ಮಾಡಿ, ಅವರ ಅಭಿಪ್ರಾಯಗಳನ್ನು ಕೇಳೋಣ. ಇಷ್ಟ ದೊಡ್ಡ ಮೊತ್ತವನ್ನು ಹೇಗೆ ಲಿಚ್ಚ ಮಾಡಬೇಕು ಎಂಬ ಬಗ್ಗೆ ಪಂಚರು ಏನು ಯೋಜನೆ ಮಾಡ್ತಾರೆ ಅಂತ ಗೊತ್ತಾಗೆದೆ.”

“హాం... పరవాగిల్లే! నిన్న బుద్ధి జన్మాగి ఓడుత్తిదే...”

ఉత్సాహితరాద అక్క తంగియిరిబరూ తమగాద సంతోషవన్ను పారివారిక సంతోషవాగి పరివర్తిసలు నిధరిసిదరు. అక్కన అసామధ్యద బగేగే హగురవాద టికే మాడువ అమృనిగే ఇదు సరియాద ఉత్సరవాదితెందూ అవరు భావిసిదరు. ఈ రీతియి సిద్ధతేయి హిందే మనియాల అవ్యక్త ప్రతిభటనేయ చడపడికేయిత్తు ఎంబుదు నిశ్చిత.

ఒవళ ఆసక్తియింద మనియా జిక్కాదాద బృత్కిన నడువే చూపేయన్ను బిజ్ఞ లూటుద సిద్ధతే మాడిదఖలు. చట్టి తరలు కేళగిన సరదారిణియి మనిగే ఓడిదఖలు.

హసినింద కంగాలాగి చడపడిసుత్తిద్ద ఘన్మానిగే ఎల్లరూ సేరి కుళితు లూట మాడోణ ఎందు ప్రసలాయిసి, స్ఫ్లు హోత్తు తడేదుకొళ్ళవంతే తిలివలికే నీడిదఖలు. రజా దినవాదరూ ఎల్లరూ ఒట్టగే కూతు లూట మాడువ ఏరళ అవకాశ ఆదిన లభ్యవాగిత్తు.

ఈ విషయవన్ను కేళుత్తలే అమ్మ దాలానల్లి ఒగ్గరణియ సవుటు ముఖుగిసిదాగ ఉంటాగువ థటపిటియంతే అస్ఫటవాగి సహస్రామ శురు మాడిదఖలు. అవళ సిదిమాతుగఖలు ఒగ్గరణియ సాసివేయంతే ఎల్లర మేలూ సుత్తల్ల సిదిదవు.

‘ఇవళే నమ్మ మనియు ఇచ్చాప్రాణదేవి! దొడ్డ కసూతియన్నో హఁఁదిద్వాళి. ఇవళ కతేయ ముందే రామాయణ మహాభారతద కతే యావ లేక్క? ఇవళ హాగే యారిదారే మత్తే? హోస హోస వేష ఇవళదు! ఇదే ఇచ్చాప్రాణ దేవినే అల్లవా బోగళియ్య-టైటింగ్ లాచో-హ్యాండ్సోనోందిగే అవర ఆభరణద రాతీయ మాడలింగ్ కూడ మాడబేకాగుత్తదే అంత! ఈగ ఇన్న బట్టి కఱచి బెల్తెయాగి మారాటద కేలసక్కి భాజారదల్ని నిల్బించేందో. మాడలింగ్ సజ్జనరు మాడువ కేలసవా! ఈ ఫ్యాశన్ మారియర సారాసగటు సూళిగారికి ఇదు... సూళిగారికి! నాల్చారు ప్రోటోక్సోగి యారాదరూ జోంకదిద హత్తు సావిర బిచ్చుత్తారా? బేరే యారన్నాదరూ మూలికరన్నాగి మాడలి! బేరే యారదాదరూ ప్రోటో తెగీలి, హత్తు సావిర కొట్టుహోళ్లలి! గంగానదియ మధ్యే నింతు ప్రమాణ మాడిదరూ ననగంతూ విశ్వసవిల్ల.

అప్పేల్ల మూలికల్ల అవళు! ననగే ఆ దినపే ఎడగెల్లు హారిత్తు. ఆ హరామి ఇదాళల్ల. ఇవళు హుట్టుహబ్బుద నేవ మాడికొందు బేళ్లి బణ్ణద జప్పలి కొడిసి తలే నోవు తందిట్టిద్దల్ల, అవత్తే! బేలేబాళువ బట్టే-బరే,

ಚಪ್ಪಲಿ, ಪರ್ಸೋನ್ ಎನೆ ಆ ಕಡೆ. ನಾಳೆ ಹೊಗಿ ಸ್ಪಷ್ಟವಾಗಿ ಹೇಳಿಬಾ—ಸರಳವಾದ ನೌಕರಿ ಮಾಡಲು ಅವಕಾಶ ಕೊಟ್ಟರೆ ಕೊಡಲಿ. ಮಾಡೆಲಿಂಗ್ ಗೀಡೆಲಿಂಗ್‌ನ ಗಿಲಿಮಿಟ ಎಲ್ಲ ನಡೆಯೋದಿಲ್ಲ ಇಲ್ಲ. ಅವಳ ಮನೆಲ್ಲಿ ಇಟ್ಟಕೊಳ್ಳಲಿ ಹತ್ತು ಸಾವಿರದ ಕಟ್ಟನ್ನು! ಮತ್ತಾವುದಾದರೂ ನೌಕರಿ ಮಾಡುಕಿದರಾಯಿತು. ನನ್ನ ತಂಗಿ ಕುಂತಿಗೇನಾದರೂ ಗೊತ್ತಾದರೆ ಸುಮ್ಮನೆ ಬಿಡ್ಡೋದಿಲ್ಲ. ಅಕ್ಕ ತಂಗಿಯರ ಒಳ್ಳೆಯ ಸಂಬಂಧದ ಮಧ್ಯದಲ್ಲಿ ಇದೆಲ್ಲಿ ಕಲಂಕ ಹಚ್ಚಿಕೊಂಡು ಕುಳಿತೆ ಅಕ್ಕು ಎಂದು ಕೇಳಿಯೇ ಕೇಳಾಳೆ.”

ಅಪ್ಪಾಜಿ ಪರಿಣಿತಿಯನ್ನು ಸುಧಾರಿಸಲು ಪಾಟಿಯ ಮೇಲೆ ಬರೆದು ಅಮೃತಿಗೆ ನೆನಪು ಮಾಡಿದರು—“ಕುಂತಿಯ ಮಗಳು ಟೀನಾ ತನ್ನ ಶ್ರೇಸ್ತ ಡಿಜ್ಯೆನ್‌ರ್ ಗೆಳತಿಯ ಘ್ಯಾಶನ್ ಶೋನಲ್ಲಿ ಮಾಡೆಲಿಂಗ್ ಮಾಡಲಿಲ್ಲವಾ?”

ಉತ್ತರವಾಗಿ, ತನ್ನ ನಾಟಕಿಗೆಡಿತನದ ಮಾತನ್ನು ಮುಚ್ಚಿಕೊಳ್ಳಲು ಅಮ್ಮೆ ಟೀನಾಳ ಪರ ವಕಾಲತು ಮಾಡಲು ಮಾತು ಬದಲಿಸಲು ಸಿದ್ಧವಾಗಿ ಹೇಳಿದಳು—“ಟೀನಾ ಮಾಡೆಲಿಂಗ್‌ನ್ನು ಬೇರೆ ಯಾರೋ ಹೊರಗಿನವರಿಗಾಗಿ ಮಾಡಲಿಲ್ಲ! ತನ್ನ ಗೆಳತಿಯ ಸಹಾಯಕ್ಕಾಗಿ ಮಾಡಿದ್ದಳು. ಗೆಳತಿ ಅಂದರೆ ಯಾರು ಯಾರೋ ಆಗುಹೋಗದ ಹೊರಗಿನವರಲ್ಲವಲ್ಲ! ಅವರ ಅಂತಸ್ತು ನಾಲ್ಕು ಪಟ್ಟು ದೊಡ್ಡದು. ಎರಡೂ ಮನೆತನಗಳ ನಡುವೆ ಆತ್ಮೀಯ ಸಂಬಂಧ ಇದೆ. ಅಲ್ಲದೆ ಹಣಕಾಸಿನ ಕೊಟ್ಟಿ ತೆಗೆದುಕೊಳ್ಳುವ ವ್ಯವಹಾರ ಇರಲಿಲ್ಲ. ಏನು ಆಗಿದ್ದಿದ್ದರೂ ಅದು ನೇರವಾಗಿ ವೇದಿಕೆಯ ಮೇಲೆ. ಬಣ್ಣಿ ಬಣ್ಣಿದ ಬಟ್ಟೆ ಧರಿಸಿದ ಮಾಡುಗಿರು ಪಾತರಗಿತ್ತಿಯ ಹಾಗೆ ಕುಣಿದರು. ಎಲ್ಲರ ನಡುವೆ ನಮ್ಮ ಟೀನಾ ಕೂಡ ತೇಲಾಡಿದಳು. ಏನು ತಪ್ಪಾಯಿತು! ಈ ಮೇಂಡಂ ವ್ಯಾಪಾರಿ ಅನಿಸಿಕೊಂಡವಳು. ಪೋಚೋಗೆಳನ್ನೇನಾದರೂ ತಪ್ಪು ಬಳಕೆ ಮಾಡಿಕೊಂಡರೆ ಯಾರಿಗೆ ಗೊತ್ತು? ಆಗ ಯಾರನ್ನು ಕೇಳಬೇಕು?”

“ಇತ್ತೀಚೆಗೆ ನಮ್ಮ ಅಕ್ಕಪಕ್ಕದಲ್ಲೇ ಸುದ್ದಿಗಳು ಕೇಳಿಬರುತ್ತಿವೆ. ಇಂತಿಂಥಾ ನಟಿಯರ ಪೋಚೋ ಬೆತ್ತಲೆಗೊಳಿಸಿದ್ದಾರೆ ಅಂತ. ಯಾರದೂ ಮುವಿಕ್ಕೆ ಯಾರದೋ ದೇಹ ಜೋಡಿಸಿ ಕರಾಮತ್ತು ನಡೆಸ್ತಾರೆ!”

“ಹಣದ ಆಸೆಗೆ ಬಿಧ್ದರೆ ಹೆಸರು ಹಾಳಾಗೋದು ಯಾರದ್ದು? ಈ ರೀತಿಯ ಹಣ ತಗೊಂಡು ಏನು ಮಾಡೋದು. ತಲೆಯ ಮುಂಡಾಸ ತೆಗೆದು ಕೆಸರಿನಲ್ಲಿ ತುಳಿಯೋದಕ್ಕಾ? ಹಣದ ಅಷ್ಟೂದು ಹಸಿವೆ ಇದ್ದಿದ್ದರೆ ತಾನು ಈ ಹೆಂಗಸಿನ ಶರೀರ ಹೊತ್ತುಕೊಂಡೂ, ಹಪ್ಪಳ ಲಟ್ಟಸೋದರಲ್ಲಿ ಆಯಷ್ಟು ಹಾಳು ಮಾಡುತ್ತಿದ್ದಳಾ? ಮಂಚ ಬಿಳ್ಳಿಕೊಂಡು ನೂರಾರು ಜನರನ್ನು ಸೇಳಿತ್ತಿದ್ದಳು!

ಕಡಿಮೆ ತಿನ್ನು, ದುಃಖ ಅನುಭವಿಸು—ಮುದುಕಿ ಜಪ ಮಾಡ್ತಾನೇ ಸತ್ತಳು. ಅವರು ಕಲಿಸಿದ್ದನ್ನು ಇಂದಿನವರೆಗೂ ಗಂಟು ಹಾಕಿಕೊಂಡಿದಾಳೆ ಸೆರಗಿನಲ್ಲಿ. ಅವರ ಚಿಂತೆಯೇ ಬೇರೆ ಧರದ್ದು. ಬಡತನ ದೊಡ್ಡದಲ್ಲ, ಆದರೆ ಸ್ನೇಹಿಕತೆ ಕೆಡಬಾರದು.

ఆదరే ఆ ముదుకి కలిసిద్దన్ను ఎప్పు దిన గంటు హాకి ఇట్టుకోళ్ళబమదు! ఎణ్ణె గాణద ఒళగే సిక్కు సాసివేయ తేనేయ హాగే ఇన్నొ ఎప్పు దిన జీవ హిండికోళ్ళోదు? ఒబ్బరల్ల, ఇబ్బిబ్బరు కులకంటకరు మనేయల్లి మట్టి, ఎదెయ మేలే కుళతు శ్వాస హీరుత్కలిద్దరే సహిసోదు హేగే?”

ప్రైలియింద తయారిసికోండ ఇడలి అవళ గంటలినల్లి బణగిద తఱుకిన హాగే సిక్కికోండితు. ఆద్యవాద కణ్ణగళింద మనియా వినంతి మాడికోండళు—“లాట బిడబేడ, అక్కు!” ఆదరే అవళిగే మనియాళ బేడికెయన్ను మన్నిసలు సాధ్యవాగలిల్ల. తాటు బిట్టు మేలేద్దళు.

అమ్మన దుగుణగళన్ను జీఎఫ్‌సికోళ్ళత్తలే బేళేద భున్నొ ఇడిఁ ప్రకరణవన్ను మనస్సిగే హజ్జుకోళ్ళదే, అవళు క్షేతోళుచోళ్ళత్తిద్దంతే బెన్ను బిద్దిద్ద—సంజే ఐసోక్రీమో తిన్నుపుదిదే. ఇందు అవను యావ పుసలాయిసువికే—సమజాయిషిగళన్నొ కేళువుదల్ల.

అవళు కణ్ణీరు నుంగుత్తిద్ద గంటలినిందలే నిధానవాగి ఇప్పు మాత్ర హేళిదళు—సంజే అవనన్ను ఐసోక్రీసో తిన్నులు నిశ్శేయవాగియూ కరేదుకోండు హోగుత్తాళే. ఆదరే మోదలు అవను ఎంజలు పాత్ర బట్టలుగళన్ను అడిగే మనేయల్లిడలు మనియాళిగే సహాయ మాడబేకు. అవళ తలేయల్లి యాశోఇ తుంబ నోపు కాణిసికోండిదే. అడుగెయ కస—ముసురే కేలసదల్లి అవళు మనియాళిగే సహాయ మాడలారళు.

హానుగెయ మేలే కాలు చూచుత్త అవళు ఓరేనోటదల్లి నోఇదిదళు—భున్నొ ఓడిహోఁగి మునించాళిగే సహాయు వాడువ కేలసదల్లి తొడగికోండిద్ద.

బేరే యావుదాదరూ దినవాగిద్దరే భున్నొ ఇంథ కేలసగళల్లి మృకోళే మాడికోళ్ళపుదర బగేగే అమ్మ సిట్టిగేళుత్తిద్దళు. ఆదరే ఇవత్తిన ఘటనేయింద కుదియుత్తిద్ద అవళు నోఇదరూ నోడదంతే సుమ్మనిద్దళు. హాసిగెయ మేలే ముఖి తుంబ హోదెదుకోండు మలగిద్దళు.

మోణశేయింద ముఖి ముజ్జుకోండ నమితా నడజేద జగళద ఒత్తుడదింద హోరబరువ సాహస మాడుత్తిద్దళు. ఆఫ్ఫేసినింద హోరచువాగ గౌతమి అవళిగే నిదేఁతన నీడిద్దళు—‘సోమవార అవళిగే ఇడిఁ దిన ఘోటిఁ సేతనో ఇడే. భానువార హగురవాగి లాట మాడబేకు. రజాదిన ఎందు తురుకి తురుకి తిన్నబారదు. ఉండిద్ద సరియాగి జీణవాగదే తోందరేయాదితు. హోట్టి స్ఫ్యాషవాగిరదిద్దరే ఇసబగోల పుడి తేగెదుహోళలి.

బెళగే హోట్టి సాఫ్ ఆగుత్తదే. హోట్టి సాఫ్ ఆగువుదరింద స్లోట్ నిరంతరవాగి ఇరుత్తదే. రాత్రి చన్నాగి నిద్ద మాడువుదూ అవ్యక్త. నిష్టింతవాగి నిదిసిదరే ప్రశాంత నిద్దేయింద ముఖిద కాంతి కాయం ఆగిరుత్తదే.

నిష్టింతవాగి అవళు ఈ రాత్రి ములగబుల్లభే?

ప్రవార హేళ్ళుత్తిద్ద-కామికర సభియల్లి కెల్లు తొరాట ఇల్లద దిన, పూలీసరు అశ్వవాయి ప్రయోగిసద దిన, లారిచాజోఫ మాడ దిన, అవనిగె చన్నాగి నిద్ద మాడలు సాధ్యవాగుత్తిరల్ల. అవన నిష్టింతవాద నిద్దగే ఆశ్చోశ, లుత్తేజనే, అశాంతి, హోరాట ఇత్యాదిగణ అవనిగె జోగుళద కేలస మాడుత్తిద్దవు. జిక్కందినల్లి కేళిద ఆయియ జోగుళద మృదువాద తచ్చువిచేయ హాగే!

ఇత్తిజిగే మనెయల్లి నడెయుత్తిరువ జగళగళు అవళ పాలిగే యాకే జోగుళవాగలు సాధ్యవాగల్ల? బముతః చమచవన్న అదక్కే అవ్యవాదష్టు దష్ట మాడికోళ్ళలు సాధ్యవాగుత్తిల్ల. బముతః ప్రవారన తాయియ హాగే తన్న అమ్మ జిక్కందినల్లి జోగుళద హాడు హాడియే ఇరల్ల. అదరింద ముందే అదు అవళ జీవనదల్లి వాస్తవిక అనుభవక్కే పెయాయవాగి, బదుకిన వికల్పవన్న సంధానిసువ మాగచవాగుత్తిత్తు. యాకే హచ్చు ముచ్చాగి యోజనే మాడుత్తిద్వాళే అవళు! ఇందు ఆగిదేను హోసదా అవళగే! అనిరిశ్చతవాగిత్తు అవళగే? అందమేలే!

హగురవాద జోంపిన నడువే యాదోఁ అవళ తలేగూదలినల్లి మేల్లగే క్యేయాడిసి సాంత్సన నీఎముత్తిద్దంతే భాసవాయితు. గోత్తు అవళగే అవరు యారు అంత-మునియా, కేవల మునియా. మునియాళన్న నోడిదాగ అవళ క్షీణవాగుత్తిద్ద భరవసే, సూత్ర తప్పిద నేలెయన్న కందుకోళ్ళలు ప్రేరేణిసుత్తిత్తు.

ఎరడు ఎరడూవరే గంటిగళ కాల అవళు విశ్వాంతి మాడిద నంతరవే మునియా అవళన్న జవక్కాగి ఎణ్ణిసిదఱు. లుత్తంరితరాద భున్నా కోణయన్న ఆగలేఁ హత్తుబారి సుత్తుహాశిద్దానే. “మునియా అక్క, దేండ్ర అక్కనన్న ఏళిసబారదా? ఐస్క్రీం తినిసలు కరెదుచోండు హోగువుదిల్లవా? ఎష్టు హోత్తు మలగిర్రాళే అక్క? కత్తలాద మేలే ఇల్లద నేప హేళ్ళాళే. రాత్రి ఆగిబిట్టతు భున్నా! ఐస్క్రీం తిన్నలు ఇన్నోందు దిన నిన్నన్న కరెదుచోండు హోగుతేనే. భున్నా తుంబ ఒళ్ళియవను, రాజు ముడుగ! అక్కన మాతు కేళ్లానే..” అన్నుత్తాళే. ఇందు నాను అవళ మాతన్న ఖండితవాగి కేళువుదిల్ల. హాగేనాదరూ

೩೦೯ / ಆವಿಗೆ

ನಿರಾಕರಿಸಿದರೆ ನಾನು ಇಂದು ‘ಟೊ’ ಹೇಳಿಬಿಡ್ಡೇನೆ” ಎಂದು ಹೇಳುತ್ತಿದ್ದುದನ್ನು ಅಕ್ಷನಿಗೆ ಸೂಚನೆ ಕೊಟ್ಟಳು.

ಅವಳು ನಗುತ್ತ ಮೇಲೆದ್ದಳು.

ಚಹಾದ ಲೋಟಿಯನ್ನು ಹಿಡಿದು ಅಪ್ಪಾಜಿಯ ಬಳಿ ಬಂದು ಕುಳಿತಳು.

“ನೀವು ಚಹಾ ಹಿಡಿದಿರಾ ಅಪ್ಪಾಜಿ...”

“ಆಂ... ಅಪ್ಪಾಜಿ ಇಲ್ಲವೆನ್ನುವಂತೆ ತಲೆಯಲ್ಲಾಡಿಸಿದರು.

ಅಡುಗೆ ಮನೆಯಿಂದ ಮುನಿಯಾಳ ಧ್ವನಿ ಕೇಳಿಬಂತು.

“ಅಪ್ಪಾಜಿಯವರಿಗಾಗಿ ಹಾಲು ಬಿಸಿ ಮಾಡಿ ತರುತ್ತಿದ್ದೇನೆ, ಅಕ್ಕಾ.”

ಅವಳು ಎದ್ದು ಕುಳಿತ್ತಿದ್ದನ್ನು ನೋಡಿದ ಭುನ್ನೂ ಅವಳ ಮೊಣಕಾಲ ಬಳಿ ಬಂದು ಆತುಕೂಲುಕೊಂಡ.

“ತಯಾರಾಗು ಅಕ್ಕಾ...”

“ಹೋಗೋಣ ಮೊದಲು ನೀನು ಕಾಲು-ಮುಖ ತೋಳೆದು ಬೇಗಬೇಗ ತಯಾರಾಗು.”

“ಮುನಿಯಾ ಅಕ್ಕ ನನ್ನನ್ನು ತಯಾರು ವಾಡಿದರಲ್ಲವಾ ನಾನು ತಯಾರಾಗೋಂದು?”

“ಮುನಿಯಾ ಅಕ್ಕ ತಯಾರು ಮಾಡೋದಿಲ್ಲ. ಕಾಣೋದಿಲ್ಲ ನಿನಗೆ, ಅಡುಗೆ ಮನೆಯಲ್ಲಿ ಕೆಲಸದಲ್ಲಿದಾಳೆ. ನಿನ್ನ ಬಟ್ಟೆ ನೀನೇ ತೆಗೆದು ಹಾಕಿಕೊಂಡು ನೀನೇ ತಯಾರಾಗು”.

ಭುನ್ನೂವಿಗೆ ಅಕ್ಕನ ಎಚ್ಚರಿಕೆ ನಾಟಿತು. ಬೇರೆ ದಾರಿ ಕಾಣದೆ ಅವನು ಎದ್ದು ಕಾಲು ಅಪ್ಪಳಿಸುತ್ತ ಹೊರಟಿ.

ಮುನಿಯಾ ಟಾಫಿಯ ಡಬ್ಬಾದ ಮುಚ್ಚಳವನ್ನು ಟ್ರೈ ಮಾಡಿಕೊಂಡು ಅದರಲ್ಲಿ ಅಪ್ಪಾಜಿಗಾಗಿ ಹಾಲು ತೆಗೆದುಕೊಂಡು ಬಂದಳು. ತನ್ನ ಚಹಾವನ್ನು ಅದೇ ಟ್ರೈನಲ್ಲಿಟ್ಟು ಅಪ್ಪಾಜಿಗೆ ಅವಳು ಹಾಲು ಕುಡಿಸತ್ತೊಡಗಿದಳು.

ಮುನಿಯಾ ಬಟ್ಟೆ ಬದಲಾಯಿಸಲು ಹೊರಟುಹೋದಳು.

ಅವಳ ಎಚ್ಚರಿಕೆ ಭುನ್ನೂವನ್ನು ನಿಯಂತ್ರಿಸಿತ್ತು.

ಅಪ್ಪಾಜಿಯ ಹಾಲು ಮುಗಿಯುತ್ತಿದ್ದಂತೆ, ಕಾಲು ಮುಖ ತೋಳೆದು ತನ್ನ ನೀಲಿ ಚೋಕಳಿ ಶಟ್ಟು, ಖಾಕೆ-ಪ್ಪಾಂಟು ಧರಿಸಿ ಅದನ್ನು ತೋರಿಸಲು ಬಂದ. ಹಣೆಯ ಮೇಲ್ಲಿಡೆ ಬೈತಲೆ ತೆಗೆದು ತಾನೇ ಬಾಚಿಕೊಳ್ಳತೊಡಗಿದ. ಅವನ ಮುಂಗುರುಳು ಅವನಿಗೆ ಕಚಗುಳಿಯಿಟ್ಟಿತ್ತು.

ಅವಳು ಕಣ್ಣ ಮಿಟುಕಿಸಿ ಭುನ್ನೂನ ಮುಂಗುರುಳಿನತ್ತ ಅಪ್ಪಾಜಿಯ ಗಮನ ಸೇಳಿದಳು.

“ನಿಮ್ಮ ಮಗ ದೊಡ್ಡವನಾಗ್ತಿದಾನೆ ಬಾಬೂಜಿ.”

ಬಾಬೂಜಿಯ ವಕ್ತಾದ ಮುಖಿದ ಮೇಲೆ ಹೊಳಪು ಕಾಣಿಸಿಕೊಂಡಿತು. ನಿಸ್ತೇಜ ಕಣ್ಣಗಳಿಂದ ಅವರು ಮುಗುಳ್ಳಕ್ಕರು. ನಂತರ ಅವನ ಕಡೆ ದೃಷ್ಟಿ ಹಾಯಿಸಿದರು. ಬಹಂತಃ ಅವರು ಹೇಳುತ್ತಿದ್ದರೇನೋ—“ಈಗ ಅವನ ಬೇಡಿಕೆಂರುನ್ನು ತಳ್ಳಿಹಾಕುವುದಕ್ಕುಗುವುದಿಲ್ಲ. ನೀನೂ ತಯಾರಾಗು ಏಳು”.

ತನ್ನ ಉಳಿದ ಚಹಾವನ್ನು ಗುಣಿಕರಿಸಿ ಅವಳು ತ್ವೇ ತೆಗೆದುಕೊಂಡು ಅಡುಗೆ ಮನೆಯಕಡೆ ನಡೆದಳು. ಅವಳು ಸ್ವಷ್ಟವಾಗಿ ಗಮನಿಸಿದಳು. ಅವಳು ಸಹಜಸ್ಥಿತಿಗೆ ಮರಳಿದ್ದರಿಂದ ತಂದೆಯೂ ಸಹಜವಾಗಿದ್ದರು. ಅವಳ ಮತ್ತು ಬಾಬೂಜಿಯ ಮಧ್ಯ ಬೇರೆ ಯಾರಾದರೂ ಬರಲು ಸಾಧ್ಯವಾ?

ಪಿಂಗ್‌ ಶಾಸ್ತ್ರಿ ಶಾಸ್ತ್ರಿ ಮನಿಯಾ ಮತ್ತು ಭುನ್ನೂ ಅವರ ಜೊತೆಯಲ್ಲಿ ಆಕೆಹೊರಗೆ ಹೊರಟಿದ್ದಳಷ್ಟೇ, ಮನೆಯ ಬಾಗಿಲಿನೆದುರು ಅಣ್ಣಾ ಸಾಹೇಬರು ತಮ್ಮ ಹಿಂಬಾಲಕರೊಂದಿಗೆ ಪ್ರಕಟವಾಗಿಬಿಟ್ಟರು.

ಮನಿಯಾ ಮತ್ತು ಭುನ್ನೂ ಎಲ್ಲರಿಗೂ ಲಗುಬಗೆಯಿಂದ ನಮಸ್ಕರಿಸಿದರು. ಅಣ್ಣಾ ಸಾಹೇಬರನ್ನು ನೋಡದವರಂತೆ ಅವಳೂ ಎಲ್ಲರ ಕಡೆ ಕೈಮುಗಿದಳು.

ಚಹಾ ಮಾಡಿಕೊಡಬೇಕಾದ ಅವಶ್ಯಕತೆಯನ್ನು ಮನಗಂಡು ಅಮೃತಾನ್ಯಾಸನ್ನು ಲೇಪಿಸಿದ ಸ್ವರದಲ್ಲಿ ಮನಿಯಾಳನ್ನು ತಡೆದಳು.

“ಅಣ್ಣಾ ಸಾಹೇಬರಿಗೆ ನೀರು ತೆಗೆದುಕೊಂಡು ಬಾ.”

ಕೇಳುತ್ತಿರೇ ಮನಿಯಾಳ ಅರಳಿದ ಮುಖ ಮುದುಡಿಹೋಯಿತು.

ಹೊರಳಿ ಅವಳು ಅಡುಗೆ ಮನೆಯ ಕಡೆ ಓಡಿದಳು. ಅಮೃತ ದೊಡ್ಡಸ್ತಿಕೆ ಅವಳಿಗೆ ಬಹಳ ಬೇಸರ ತಂದಿತು.

ಎಲ್ಲರಿಗೂ ನೀರು ಕೊಟ್ಟಿ ಚಿಕ್ಕ ಪಾತ್ರೆಯಲ್ಲಿ ಚಹಾಕ್ಕೆ ನೀರನ್ನು ಅಳತೆ ಮಾಡಿ ಗ್ಯಾಸಿನ ಮೇಲಿಟ್ಟಿಲ್ಲ.

ಅವಳು ಅಮೃನಿಗೆ ಹೇಳಿದಳು—“ನೀವು ಚಹಾಸೋರಿ ತಯಾರು ಮಾಡಿಕೊಳ್ಳಿ, ಬೇಕಾದರೆ ಅವರಿಗೆ ಇಡ್ಡಿ ಚಟ್ಟಿಯನ್ನೂ ಕೊಡಿ.”

ಹೊರದುವ ಮುನ್ನ ಅವಳು ಅಣ್ಣಾ ಸಾಹೇಬರ ಪಕ್ಕದಲ್ಲಿ ಕುಳಿತಿದ್ದ ಶೋಭನಾಥ ಅಂಕಲ್ ಕಡೆ ತಿರುಗಿದಳು.

“ಮಕ್ಕಳಿಗೆ ಎಸ್‌ಕ್ರೀಎ ಸ್ಪ್ರೆಂಡಿನಲ್ಲಿ ಐಸ್‌ಕ್ರೀಎ ತಿನ್ನಿಸಿಕೊಂಡು ನಾವು ಈಗಲೇ ಬಂದುಬಿಡುತ್ತೇವೆ. ವಾರದ ಹಿಂದೆಯೇ ಮಾತುಕೊಟ್ಟ ಕಾರ್ಯಕ್ರಮ ಇದು. ಇದನ್ನು ಅವರ ಹೇಳಿಕೆಯಂತೆ ಪೂರ್ಣಮಾಡಿದ್ದರೆ, ನಾಳೆ ಮನೆಯಾಳಿಗೆ ನಮಗೆ ಪ್ರವೇಶ ಮಾಡಲೂ ಬಿಡುವುದಿಲ್ಲ.”

ಉತ್ತರದ ನಿರೀಕ್ಷೆ ಮಾಡದೆ ಅವಳು ಇಬ್ಬರನ್ನೂ ಕರೆದುಕೊಂಡು ಬಾಗಿಲಿನಿಂದ

హోరబందళు. హోరగే బంద నంతర యోజనే మాడిదళు. మనెయింద హేగూ హోరగే బందగాదే. ఇన్ను యావాగ సాధ్యపోఏ హింతిరుగిదరాయితు. అజ్ఞంటు ఏనిదే? మక్కలన్న జుహూ బీజిగే కరేదుకోండు హోగియే అల్లి ఐసోక్రీఎ కొడిసిదరాగదే? ‘ఎసెలో వల్డ్ఫ్’గె హోగువ ఆసే మనియాళిగే ఎష్టోందిదే? ఇందు ఇభ్బరన్నూ జుహూ బీజినల్లి తిరుగాడిసుత్తేనే. ముందే అనుకూలవాద సమయ సిక్కుగ అవరన్న ‘ఎసెలో వల్డ్ఫ్’ నల్లి తిరుగాడిసుత్తేనే.

బసోనల్లి కరేదుకోండు హోగలే అవరన్న? బసోనల్లి కరేదుకోండు హోదరే ఒందే తోందరే-అల్లిగే తలుపువుదక్కే నలవత్తు నిమిషక్షీంత హచ్చు సమయ బేకాగుత్తదే. సూయాఫ్స్కీంత మోదలు జుహూ బీజిగే హోగదిద్దరే మక్కలు సూయాఫ్స్కుద ఆనందవన్న సపియలు సాధ్యవాగువుదిల్ల. విశేషమాగి మనియాళిగే నిరాసయాగుత్తదే.

ఎదురినింద బరుత్తిరువ ఆటోక్షే క్షే మాడిదళు. భున్నూ మనియా అవళ ఈ వక్షనేయింద జక్కితరాదరు. నమ్మన్న ఆదష్టు బేగనే జుహూ బీజిగే కరేదుకోండు హోగు ఎందు అవళు ఆటోదవనిగే హేళిదాగ అవరు ఇన్నష్టు విస్తారాదరు. అందరే నావు సూయాఫ్స్కే మున్నపే జుహూ బీజిగే తలుపలిద్దేవే. భున్నూ మనియా ఇదన్న కల్పనేయన్నూ మాడిరలీల్ల.

భున్నూ కిలకిల నగుత్త జప్పుళే తట్టుత్త జిగియుత్త తన్న ఉత్సాహవన్ను వ్యక్తపడిసిద—“నాళే నాను నన్న స్వాలిన గేళియర్లలిగూ హేళుత్తేనే. నాను జుహూ బీజిగే హోగిద్దే. జుహూ బీజినల్లి ఐసోక్రీఎ తిందిద్దే...”

భున్నూ నీరాటవన్ను మనదణియ ఆడిద. మరళిన మనెకట్టిద. గ్యాస్ తుంబిద దొడ్డ పుగ్గియన్న ఖరిందిమాడిద. కేనెయిరువ తెగిన కాయి ఎళ్నిఏరు కుడిద. ఐసోక్రీఎ తింద. నంతర మరళిన మేలే ఓడుత్తిరువ కుదురే గాడియన్న హత్తులు హట్ట మాడతోడిద.

ఇందు తాను హణద చింత మాడబారదు. మక్కల సంతోషపే ముఖ్య ఆదరే కుదురేగాడియ బాడిగే తుంబ దుబారి. ఒమ్మె బాడిగేగే తెగెదుకోండరే మూరు సుత్తు హాకుత్తానే. ఆదరే భున్నూ మత్తు సుత్తు హాకబేచు ఎందు హట హిడిదరే, అవను రచ్చ హిడిదు అల్లుత్తిరువాగలే బసోనల్లి కరేదోయబేకాగుత్తదే. అదృష్ట భున్నూ హట మాడలిల్ల. మోదలబారిగ భున్నూ మనియా ఆటో హత్తిద్దరు. జోకాలియ సవారియ మేలే ఏరిదంతే అవరు ఖుషి పట్టిద్దరు.

అవరు ఇష్టోంద సంతోష పట్టుదన్న కుంతి మాంసియ కారినల్లి

ಕೂತಾಗಲೂ ಅವಳು ಕಂಡಿರಲ್ಲಿಲ್ಲ. ಆಕಾಶವೇ ಬಿರಿದುಹೋಗುವವ್ಯಾಸ ಸಂಪೋಷಣಿದಂದ ಬೀಗುತ್ತಿದೆ ಭುನ್ನಾನ ಸಂತೋಷವನ್ನು ಸದಾ ಹುಬ್ಬೇರಿಸಿಕೊಂಡೇ ಇರುತ್ತಿದೆ ಅಮೃತಾ ಸಹಿಸಬೇಕಾಯಿತು. ಮರಳು ಹಾಗೂ ಉಪ್ಪನೀರಿನಲ್ಲಿ ಆಡಿ ಮೈಯೆಲ್ಲ ಒದ್ದೆ ಮಾಡಿಕೊಂಡ ಭುನ್ನಾನನ್ನು ಸ್ವಯಂ ಸ್ವಾನದ ಮನೆಗೆ ಕರೆದುಕೊಂಡು ಹೋಗಿ ಸ್ವಾನ ಮಾಡಿಸಿದಳು. ಅವನಿಗಾಗಿ ಒಂದು ಕೆಂಪು ಹಾಲಿಗೆ ಅರಿಶಿನಹಾಕ ಕೆದಡಿ ಬಿಸಿ ಮಾಡಿ ತಂದುಕೊಟ್ಟಳು. ಸಂಚೆ ಹೋತ್ತಿನಲ್ಲಿ ಸಮುದ್ರದಲ್ಲಿ ಆಡಿದ್ದಾನೆ. ಹುಡುಗನಿಗೆ ಶೀತೆ ಆಗಬಾರದಲ್ಲ.

ಅಮೃನ ಈ ವರ್ಣನೆಯಿಂದ ಅವಳು ಹಾಗೂ ಮುನಿಯಾ ಚಕ್ಕಿರಾದರು! ಸ್ವಾನ ಮುಗಿಸಿ ಇಬ್ಬರೂ ಅಕ್ಕೆ-ತಂಗಿಯರು ಹೋರಬಂದಾಗ, ಅಮೃ ಅವರಿಗಾಗಿ ಉಂಟಕ್ಕೆ ತಾಟು ಸಿದ್ಧಪಡಿಸಿಟ್ಟಿದ್ದನ್ನು ನೋಡಿದರು. ಇಂದೇನು ಸೂರ್ಯ ಪಕ್ಷಿಮುದಲ್ಲಿ ಮೂಡಿದನೇ? ಏನಿದರ ರಹಸ್ಯ?

ಉಂಟ ಮಾಡುತ್ತೆ ಅಮೃ ಭುನ್ನಾನಿಂದ ಜುಹೂ ಯಾತ್ರೆಯ ರೋಮಾಂಚಕ ವರ್ಣನೆಯನ್ನು ಕೇಳುತ್ತೆ ಉಂಟಳು. ಅವಳ ಈಗಿನ ಸಹಜತೆ ಜ್ಞಾಲಾಮುಖಿ ಸೋಣವಾಗುವ ಮುನ್ನಿನ ಮೌನವೇ, ಅಥವಾ ಸೋಣಗೊಂಡ ನಂತರದ ವಿನಾಶದ ಕ್ಷಣಿಗಳ ಮೌನವೇ ಎಂಬುದು ಮಾತ್ರ ಅಂದಾಜಾಗಲಿಲ್ಲ.

ಉಂಟ ಮುಗಿಸಿ ಅವಳು ತನ್ನ ತಾಟು ತೆಗೆದುಕೊಂಡು ಅಡುಗೆಯ ಮನೆಯ ಕಡೆ ಹೋರಣಾಗ, ಅಮೃ ಅಕ್ಷಯಾತ್ಮಾಗಿ ಅವಳನ್ನು ಕರೆದಳು.

“ಇಂದು, ನಿಮಾ, ಸೂರ್ಯ ಪಕ್ಷಿಮುದಲ್ಲಿ ಉದಯಿಸಿದ ಅಂತ ತಿಳಕೋ. ತಕ್ಷಣ ನಾನೇ ಚಿಪ್ಪಟಿ ನೋಡಿಕೊಂಡೆ, ನಾನು ಎಚ್ಚರವಾಗಿದೇನೋ ಇಲ್ಲವೋ ಅಂತ. ಕಿಬಿ, ಕಣ್ಣಿ, ಮೂಗು ಎಲ್ಲ ಸರಿಯಾಗಿವೆ.... ಮುನಿಯಾ ತಾಟು ಇಟ್ಟಿ ಬರುತ್ತಾಳೆ. ನೀನು ಕೂತುಕೋ.”

“ನೀನು ಮಕ್ಕಳನ್ನು ಕರೆದುಕೊಂಡು ಹೋರಬಿದ್ದೆಯಲ್ಲ, ಅಣ್ಣಾ ಸಾಹೇಬರನ್ನು ಕಂಡಕೊಡಲೇ ನಿನ್ನ ತಂದೆಯವರ ಮುಖಿ ನೋಡಬೇಕಾಗಿತ್ತು, ಹೆಣದ ಕಳಿ ಪಕ್ಷಾ, ಸಾರು ಉಕ್ಕಿದಾಗ ಒಲೆಯ ಬೂದಿ ಹಾರಿ ಮುಖದ ಬಣ್ಣ ಕೆಡಿಸುತ್ತಲ್ಲ ಹಾಗೆ! ಕಾಗೆ ಹಾಗೆ ಕಾಂವ್ ಕಾಂವ್ ಶುರುಮಾಡಿದರು...”

ಕಹಿ ಭಾವನೆಯಿಂದ ಅವಳು ಅಮೃನ ಉತ್ಸಾಹ ಭರಿತ ಹೋರೆ ನೋಡಿದಳು. ಪಶ್ಚಾತ್ತಾಪವಾಯಿತು. ಪತಿಯ ಅಂಗವಿಕಲತೆಯ ಬಗೆಗೆ ಯಾವುದೇ ಪತ್ತಿ ಇರ್ಮೊಂದು ಸಹಜ ಭಾವನೆಯಿಂದ ವ್ಯಂಗ್ಯವಾಗಿ ಮಾತನಾಡಬಲ್ಲಿಂಳೇ? ಕಲ್ಪನಾತೀತವಾಗಿತ್ತು ಅವಳ ಪಾಲಿಗೆ!

“ಸ್ಲೇಟ್ ಮೇಲೆ ಬರೆದು ನಿನ್ನ ತಂದೆ ಅವರಿಗೆ ಕೇಳಿದರು-ನೀವು ಹೇಗಿದೀರಿ? ಗಾಯ ತುಂಬಿ ಬಂತಾ?”

“ಅಣ್ಣಾ ಸಾಹೇಬರು ಉತ್ತರಕೊಟ್ಟರು—‘ತೋಳಿಗೆ ಕಟ್ಟಿದ ಪಟ್ಟಿಯನ್ನು ನೋಡಿ ನೀನು ಚಿಂತೆ ಪಡೋದು ಬೇಡ ದೇವಿ’ ಡಾಕ್ಟರ ಸಕ್ಕೇನಾ ಅವರು ಇದನ್ನು ಕಟ್ಟಿಕೊಳ್ಳಬೇಕು ಅಂತ ಹಟಮಾಡಿದರು. ತೋಳು ಈಗ ಜನ್ನಾಗಿ ಗುಣವಾಗಿದೆ. ಜನ್ನಾಗಿ ಓದಿ-ಬರೆದು ಮಾಡಿದೇನೆ ಈಗ.”

“ಬಿಲ್ಲ್ರೋನ ಗಲಾಟೆಯಲ್ಲಿ ಗುಂಡು ಇಲ್ಲಿಯೇ ತಗುಲಿತ್ತು. ಒಂದು ವಾರದ ಹಿಂದೆ ಒಣಿಗಿದ ಗಾಯದಲ್ಲಿ ಒಮ್ಮೆಲೇ ಯಾಕೋ ಹೊಳಪು ಕಾಣಿಸಿಕೊಂಡಿತು. ಸಕ್ಕೇನಾ ಮತ್ತೊಂದುಬಾರಿ ಎಚ್ಚರಿಕೆಯಿಂದ ಗಾಯ ಸೀಳಿ ನೋಡಿದರು. ಅವರ ಕೆಲಸವನ್ನು ನಾನು ಹೇಗೆ ತಡೆಯಲಿ? ಅವರು ಹೇಳಿದಂತೆ ಮಾಡಲೇಬೇಕಾಯಿತು.”

“ಅನಂತರ ನಿಮ್ಮ ತಂದೆ ಸ್ಲೇಟ್ ಮೇಲೆ ಬರೆದರು.”

ಅವಳು ಉತ್ತಮ್ಮತತೆಯಿಂದ ಕೇಳಿದಳು “ನಿನು ಬರೆದರು?”

“ಬರೆದರು ಅಣ್ಣಾ ಸಾಹೇಬರೇ, ನಾನು ಇನ್ನು ಹೆಚ್ಚು ದಿನ ಬದುಕೋದಿಲ್ಲ ಅನಿಸುತ್ತದೆ. ಮಕ್ಕಳು ಹಾಗೂ ಹೆಂಡತಿ ಚಿಂತೆ ನನ್ನನ್ನು ಕಾಡುತ್ತಿದೆ. ಉಳಿದ ಫಂಡು ಹಾಗೂ ಗ್ರಾಜ್ಯುಯಿಟಿ ರಕಮು ಎಪ್ಪು ಬೇಗ ಸಿಕ್ಕರೆ ಹೆಂಡತಿಯ ಹೆಸರಿನಲ್ಲಿ ‘ಯಾನಿಟ್ ಟ್ರಾಸ್ಟ್’ ಅಥವಾ ಎಲ್ಲಾಖಾಯಿ ಪೆನ್ಸನ್ ಯೋಜನೆಯಲ್ಲಿ ಹಣ ತೊಡಗಿಸೋಣ ಅಂತ ಇದೇನೆ. ಈ ಮನೆಯ ಜೀವನ ನಿರ್ವಹಣೆಗೆ ಏನಾದರೂ ಒಂದು ಸಾಮಾನ್ಯ ಆಧಾರ ಬೇಕೆಲ್ಲ..”

ಅವಳು ನಿಶ್ಚಯ ಬಿಟ್ಟಳು. ಪ್ರತ್ಯುತ್ತರವಾಗಿ ತನ್ನಾಳಗೇ ಏನೋ ಗೊಣಿಕೊಂಡಳು.

“ನಿಜ ಹೇಳಬೇಕೆಂದರೆ, ನಮ್ಮೆಲ್ಲರ ಚಿಂತೆಯೇ ಅಪ್ಪಾಜಿಯನ್ನು ಹಣ್ಣು ಮಾಡುತ್ತಿದೆ. ಕಾಯಿಲೆಯಂತೂ ಮೊದಲೇ ಅವರನ್ನು ಅರೆಬೇವ ಮಾಡಿದೆ.”

“ಫಂಡಿನ ಘಾರ್ಮ್ ಗೀರ್ಮ್ ಎಲ್ಲ ತಗೊಂಡೇ ಬಂದಿದ್ದರು ಅಣ್ಣಾಸಾಹೇಬರು. ಎಡಗೈಯಲ್ಲೇ ಸಹಿ ಹಾಕಿಸಿಕೊಂಡರು. ಬಲಗೈಯಿಂದ ಮಾಡುತ್ತಿದ್ದ ಹಾಗೆಯೇ ಸರಿಯಾಗಿ ಸಹಿ ಮಾಡಿದರು ನಿಮ್ಮ ತಂದೆ. ಬಲಗೈ ಹೆಚ್ಚೆರಳಿನ ಗುರುತನ್ನೂ ಮಾಡಿದರು ಘಾರ್ಮ್ ಮೇಲೆ.”

“ನಂತರ ಅಣ್ಣಾಸಾಹೇಬರು ಗಟ್ಟಿಯಾಗಿ ಹೇಳಿದರು—‘ನೀನು ಸಂಸಾರದ ಬಗ್ಗೆ ಚಿಂತೆ ಪಡೋದು ತಪ್ಪಲ್ಲ ದೇವಿ! ಆದರೆ ಮೊದಲು ನಿನ್ನ ಆರೋಗ್ಯ ಸುಧಾರಿಸೋದರ ಬಗ್ಗೆ ಆಲೋಚನೆ ಮಾಡಬೇಕು. ಮನುಷ್ಯ ತನ್ನದೇ ಹೊಡೆತದಿಂದ ಸಾಯೋ ಅಪ್ಪು ಬೇರೆಯವರ ಹೊಡೆತದಿಂದ ಸಾಯೋದಿಲ್ಲ.’”

“ನಿನ್ನ ಅಪ್ಪಾಜಿ ಸ್ಲೇಟ್ ಮೇಲೆ ಬೇರೇನೇ ಸಂದೇಶವನ್ನು ಬರೆದರು, ಅದನ್ನು ಓದಿ ಅಣ್ಣಾಸಾಹೇಬರು ಜೋರಾಗಿ ನಕ್ಕರು. ಹೇಳಿದರು—‘ವೃಧ್ಣವಾಗಿ ನನ್ನ ಚಿಂತೆಯಲ್ಲಿ ಬದವಾಗಬೇಡ. ಕಾರ್ಮಿಕರ ಧ್ಯೈಯದ ಅವೃತ್ತಫಲವನ್ನು ತಿಂದಿದ್ದೇನೆ. ಯಾರು ನನ್ನನ್ನು ಹೊಲ್ಲಬಲ್ಲರು ಹೇಳು? ಸುಭಾರ್ ಬನ್ನಲ್ ಪ್ರಯತ್ನ ಮಾಡಿ ನೋಡಿದನಲ್ಲಿ

ನಿಮ್ಮ ನಡುವೆ ಜೀವಂತ ಇದೆನಲ್ಲ ನಾನು! ಮತ್ತು ಅಂಗರಕ್ಷಕರನ್ನು ಒಪ್ಪಿಕೊಳ್ಳುವುದರ ಅರ್ಥ ಗೊತ್ತಲ್ಲ ನಿನಗೆ! ನಮ್ಮ ಗೌಪ್ಯವಾದ ಕಾರ್ಯಕ್ರಮಗಳಿಗೆ ಪ್ರತಿಕಾರ ನಾವೇ ಕೊಟ್ಟಿಕೊಂಡವಾಗೆ. ಸುಭಾಷ್ ಬಸ್ತುಲನ ಘಟನೆ ನಡೆದ ಮೇಲೆ ನಾನು ಅಂಗರಕ್ಷಕರನ್ನು ಒಪ್ಪಿಕೊಳ್ಳಬೇಕೆಂದು ಪ್ರೋಲೀಸ್ ಕಮೀಶನ್‌ ಸರಾವಗಿ ನನಗೆ ಕೈತೊಳೆದು ಬೆನ್ನು ಹತ್ತಿದ್ದಾರೆ.

ಅವರ ಮೇಲೆ ರಾಜಕೀಯ ಒತ್ತಡ ಇರುವುದಾಗಿಯೂ ಹೇಳುತ್ತಿದ್ದರು. ಆದರೆ ನಾನು ಸ್ವಲ್ಪವೂ ಅಲುಗಾಡಲಿಲ್ಲ. ಸರಾವಗಿ ಒಂದು ಉದ್ದ ಪತ್ರವನ್ನೇ ಬರೆದಿದ್ದಾರೆ.

“ನಿನ್ನ ಅಪ್ಪಾಚಿ ಸ್ಲೇಟ್ ಎದೆಗೆ ಕವುಚಿ ಹಿಡಿದುಕೊಂಡರು.”

“ಅಣ್ಣ ಸಾಹೇಬರು ಅದನ್ನು ನೋಡಿ ಕುಶಾಲು ಮಾಡಿದರು—ಅವರೊಡನೆ.”

“ಬಿನೋ ದೇವಿ, ಮತ್ತೇನೂ ಕೇಳೋದು ಹೇಳೋದು ಉಳಿದಿಲ್ಲವೇನೋ? ನಾನು ನಿನ್ನೊಡನೆ ಅವಕ್ಕೆ ವಿಷಯ ಮಾತನಾಡೋದಕ್ಕೆ ಬಂದಿದೇನೆ. ಅತ್ತಿಗೆ, ನೀವು ಸ್ವಲ್ಪ ಗಮನವಿಟ್ಟು ಕೇಳಿ. ಆವಂತಿಕಾ ನಾಡಿದ್ದ ಬೆಳಗಿನ ಫ್ಲೈಟಿಗೆ ಸ್ವದೇಶಕ್ಕೆ ಬರ್ತಿದಾಳೆ. ಮರುದಿನ ಬೆಳಗೆ ಸತ್ಯಾನಂದಿನಿ, ಪವಯೀ, ಮನೆಯಲ್ಲಿ ಗೃಹಪ್ರವೇಶ ಮಾಡಲಿದ್ದೇವೆ. ಅವಳಿದೇ ನಿರೀಕ್ಷೆ ಇತ್ತು. ಗೌತಮನಿಗೆ ಈ ವಿಷಯದಲ್ಲಿ ಏನೂ ಹೇಳೋದು ಕೇಳೋದು ಇಲ್ಲ. ತನ್ನ ಬೀದಿನಾಟಕದ ತಂಡದವರನ್ನು ಕಟ್ಟಿಕೊಂಡು ಕಬ್ಬಿ ಬೆಳೆ ಕೂಲಿಕಾರರನ್ನು ಜಾಗ್ರತ್ತಗೊಳಿಸಲು ಕೊಲ್ಲಾಪುರಕ್ಕೆ ಹೋಗಿದ್ದಾನೆ. ಅವನಿಗೆ ಅಧಿಕಾರದ ದಾರಿಯ ಬಗ್ಗೆ ಅವನಿಗೆ ಯಾವ ಸಂಯಮವೂ ಇಲ್ಲವೆಂದು ಕೇಳಿದೇನೆ. ನಾಳೆ ಇಂತಿಂಧ ಪಾಟ್-ಯಿಂದ ಟಿಕೆಟ್ ಸಿಕ್ಕಿದೆಯಂಬ ಸುದ್ದಿ ನೀನು ಕೇಳಿದರೂ ಅಜ್ಞರಿಯೇನೂ ಇಲ್ಲ. ಮೊದಲು ಅವನು ಮಹತ್ವಾಕಾಂಕ್ಷೆ ಆಗಿರಲಿಲ್ಲ. ಇಲ್ಲವಾದರೆ ನನ್ನ ಸಂಗಡ ಕೆಲಸ ಮಾಡೋದಕ್ಕೆ ಅವನಿಗೆ ತೋಂದರೆಯೇನಿತ್ತು? ಒಂದು ವಿಚಾರ ಮನಸ್ಸಿನಲ್ಲಿ ಬಂದಿದೆ, ದೇವಿ! ನೀನೂ ಇದರಿಂದ ಚಿಂತಾಮುಕ್ತನಾಗಬಹುದು. ಕನ್ನಮುವಾರ ನಗರದ ಒಂದು ಘ್ರಾಣ್ಯಿನ ಬೀಗದಕ್ಕೆ ನನ್ನ ಜೊತೆ ತಂದಿದೇನೆ. ನನ್ನ ಹೃತ್ಯುವರ್ಣಕ ಒತ್ತಾಯ ಇದು, ನಿನ್ನ ಅಣ್ಣನ ಆಜ್ಞೆ ಅಂತ ಬೇಕಾದರೂ ತಿಳಿದುಕೊ. ಯಾವುದೇ ಸಂಕೋಚ ಪಟ್ಟಿಕೊಳ್ಳಿದೆ ನೀವೆಲ್ಲ ಕನ್ನಮುವಾರ ನಗರದ ಘ್ರಾಣ್ಯಿಗೆ ನಿಮ್ಮ ಮನೆ ಬದಲಾಯಿಸಿಬಿಡಿ. ಇಲ್ಲಿಯ ಮನೆಯನ್ನು ಯಾವುದಾದರೂ ಕಂಪನಿಗೆ ಬಾಡಿಗೆ ಹೊಡುವುದು ಒಳ್ಳೆಯದು. ಬಾಡಿಗೆಯಿಂದ ಬರುವ ಹಣದಲ್ಲಿ ಅತಿಗೆಗೆ ಮನೆ ವೆಚ್ಚ ನೋಡಿಕೊಂಡು ಹೋಗೋದಕ್ಕಾಗುತ್ತದೆ.

ಅಮ್ಮ ಆನಂದದಿಂದ ಉಕ್ಕೇರುತ್ತ ಹೇಳಿದಳು—“ಅಣ್ಣ ಸಾಹೇಬರು ಹೇಳಿದರು—‘ತಗೊಳ್ಳಿ ಅತಿಗೆ, ಕನ್ನಮುವಾರ ನಗರದ ಘ್ರಾಣ್ಯಿನ ಕೇಲಿಕ್ಕೆ ಇಟ್ಟಿಕೊಳ್ಳಿ. ಮೂರುನಾಲ್ಕು ದಿನಗಳಲ್ಲಿ ನಾನು ಮನೆಗೆ ಬಣ್ಣ ಬಳಿಸುತ್ತೇನೆ. ಮತ್ತೊಂದು ಚಾವಿಯನ್ನೂ ಆಗಲೇ ಹೊಡುತ್ತೇನೆ. ಹಾಗೆ ನಿಮ್ಮ ಅಕ್ಖನಿಗೆ ಮನೆ ಸ್ವಷ್ಟಿ ಇಟ್ಟಿಕೊಳ್ಳುವ ರೋಗ ಇದೆ.... ಏನು

೬೧೦ / ಆವಿಗೆ

ಯೋಚನೆಯಲ್ಲಿ ಬಿದ್ದಿದ್ದೀರಿ, ಅತ್ಯಿಗೆ ನೀವು? ಬಹುಶಃ ನಿಮ್ಮ ಕುಟುಂಬವನ್ನು ವಿಕ್ಷೋಲಿಗೆ ಶಿಪ್ಪು ಮಾಡುವುದರ ಹೊರತಾಗಿಯೂ, ಈ ಮನೆಯನ್ನು ನಾನೇ ಬಾಡಿಗೆ ತಗೊಂಡು ಬಾಡಿಗೆಯನ್ನು ಪ್ರತಿತಿಂಗಳು ನಿಮ್ಮ ಕ್ಯಾಯಲ್ಲಿದಬಹುದಲ್ಲ ಎಂದು ನೀವು ಬಯಸಬಹುದು. ಆದರೆ ನಾನು ಇದನ್ನು ಬಯಸುವುದಿಲ್ಲ ಅತ್ಯಿಗೆ?”

“ನಾನು ನಿಮ್ಮ ಕುಟುಂಬವನ್ನು ಸುರಕ್ಷಿತ ಪರ್ಯಾಯ ಸ್ಥಳದಲ್ಲಿ ಇಡಲು ಬಯಸುತ್ತೇನೆ. ಬಾಡಿಗೆಯ ಲೋಭ ನಮ್ಮ ಮನೆಯ ಯಾವ ಸದಸ್ಯರಿಗಾದರೂ ಪ್ರಲೋಭನೆಗೆ ತಳ್ಳುಬಹುದು. ಹಣ ಬೇರೆ ಯಾರದೋ ಕ್ಯಾಗೆ ಯಾಕೆ ಹೋಗಬೇಕು? ಆ ಮನೆ ನನ್ನ ಹಿಡಿತದಲ್ಲಿದ್ದರೆ, ಅವರು ಅಧಿಕೃತವಾಗಿ ಏನಾದರೂ ಅಸಂಬಧ ಕೆಲಸ ಮಾಡಲಾರರು, ಅಥವಾ ಬೇರೆ ಯಾವುದಾದರೂ ಉದ್ದೇಶ ಮಾಡಲಾರರು. ಗೊತ್ತಿದ್ದೋ ಗೊತ್ತಿಲ್ಲದೆಯೋ ಏನಾದರೂ ಏವಾದ ಎದ್ದರೆ, ನೀವು ನಿಷ್ಟಿಂತರಾಗಿ ನಿಮ್ಮ ಮನೆಗೆ ಹಿಂತಿರುಗಬಹುದು; ಅಂತಹ ಪ್ರಸಂಗ ಬರಲಾರದು. ಗೊತ್ತಮನ ಹೆಂಡತಿ ನಟಿ. ಅವಳ ಬಳಿ ಸಾಕಷ್ಟು ಹಣವಿದೆ. ಅಲ್ಲದೆ, ಗಟ್ಟಿಯಾದ ಕಾನೂನಿನ ಕಾರ್ಯಾಚರಣೆಯಲ್ಲದೆ ನಾನು ಆ ಮನೆಯಲ್ಲಿ ನಿಮ್ಮನ್ನು ಇರಲು ಬಿಡಲಾರೆ. ‘ಮಹಾದಾ’ದ ಕಡೆಯಿಂದ ನನಗೆ ಆ ಮನೆ ಸಿಕ್ಕಿದ್ದು... ಅಲ್ಲಿಂದಲೇ ನಿಮ್ಮ ಹೆಸರಿಗೆ ಮನೆಯನ್ನು ಮಾಡಿಸಿಕೊಡುತ್ತೇನೆ.”

ಅವಳ ಒಳಗಡೆ ಉಂಟಾದ ಉತ್ತೇಜನೆ ಸೋಽಂಟಾಗುವಂತಿತ್ತು.

“ಈ ಬಗೆಗೆ ಬಾಬೂಜಿಯವರ ಪ್ರತಿಕ್ರಿಯೆ ಏನಿತ್ತು?”

“ಮೌನವಾಗಿ ಭಾವಣೆಯ ಕಡೆ ಕಣ್ಣನೆಟ್ಟು ನೋಡುತ್ತಿದ್ದರು.... ಆದರೆ ನನಗೆ ಅವರ ಮಾತು ಹಿಡಿಸಿತು. ಅವರ ಮೌನವನ್ನು ಭಂಗಪಡಿಸಿದರೆ ಏನಾಗುತ್ತದೆ? ಅವರಿಗೇನು ಕಾಲಾದಿಸುವ ಶಕ್ತಿ ಇದೆಯಾ? ಅವರು ಈ ಹಾಲಾನಲ್ಲಿ ನಿಮ್ಮ ಮೂವರ ನಂತರ ಒಬ್ಬ ದತ್ತು ತೆಗೆದುಕೊಂಡ ಮಗುವಿನ ಹಾಗೇ ಇದಾರಲ್ಲವಾ?

“ಅಣ್ಣಾ ಸಾಹೇಬರು ಒಮ್ಮೆಲೇ ಹಿರಿಶ್ವಂದ್ರನ ಅವಶಾರ ಪ್ರಕ್ಷತಿ ಆದದ್ದು ಅಂದುಕೊಂಡಿದೀಯಾ? ನಿನ್ನ ತಂದೆಯವರು ಇಡೀ ಜೀವನವನ್ನೇ ತೈಯೇ ಯಾನಿಯನ್ನಾಗಿ ಸೆವಸಲಿಲ್ಲವಾ! ಏನು ಮಾಡಲಿಲ್ಲ ಅವರು? ಜೀವ ಒತ್ತೆಯಿಂಟಿ ಕೆಲಸ ಮಾಡಿದ್ದಲ್ಲದೆ, ಸುತ್ತೆಲ್ಲ ಅವರ ಹೆಸರನ್ನು ಪ್ರಚಾರ ಮಾಡಲಿಲ್ಲವಾ? ಒಬ್ಬಾಬ್ಬಾಗಿ ಅವರ ಸಂಬಂಧಿಕರೆಲ್ಲ ಅವರ ಸಂಬಂಧ ಕತ್ತರಿಸಿಕೊಂಡರು. ಆಗ ಇವರು ಹಕ್ಕಿರ ಬಂದರು. ಇವರ ಉಪಕಾರದ ಖುಣ ಏನು ಕಡಿಮೆ ಇದೆಯಾ ಅವರ ಮೇಲೆ? ನಾಳೆ ಪರಲೋಕದಲ್ಲಿ ಉತ್ತರ ಕೊಡಬೇಕಾಗುತ್ತಲ್ಲವಾ? ನಿಜವಾಗಿ ನೋಡಿದರೆ ನಿಮ್ಮ ತಂದೆಯವರಿಗಾಗಿ ಇದಕ್ಕಿಂತ ಮೊದಲೇ ಏನಾದರೂ ಮಾಡಬೇಕಾಗಿತ್ತು. ನಗರ ನಿಗಮದ ಕಾರ್ಯದರ್ಶಿಯಾಗಿ ಮಾಡುವುದು ಅವರಿಗೇನು ಕಷ್ಟದ ಕೆಲಸವಾಗಿತ್ತಾ? ಶಿವಹರೆ ಭ್ಯಾಯ ಬೇರೆಯಾದದ್ದು ಯಾಕೆ ಅಂತ ಕೇಳು.”

“ಜಾವಿ ಇಟುಕೊಂಡೆಯಾ ನೀನು?”

“ಮತ್ತೇನು ಮಾಡೋದು?”

“ಹಿಂತಿರುಗಿಸು ಅದನ್ನು ಯಾಕೆಂದರೆ ನಾವು ಅವರ ಮನೆಯಲ್ಲಿ ಇರಲಾರೆವು”

“ಯಾಕೆ? ಅವರ ಮನೆಯ ಗೋಡೆಯ ಮೇಲೆ ಮೊಸಳೆ ತೂಗಾಡುವೆಯೇ?”

“ತೂಗಾಡಿದರೂ ನಮಗೇನು? ನಮಗೆ ವಾಸ ಮಾಡೋದಕ್ಕೆ ನಮ್ಮ ಮನೆ ಇದೆ ಅಪ್ಪಾಜಿ ಕಟ್ಟಿಸಿದ್ದು!”

“ಹೌದು, ಆದರೆ ನಮ್ಮ ಮನೇನ ಬಾಡಿಗೆ ಕೊಟ್ಟು, ನಿಷ್ಟಿಂತವಾಗಿ ಜೀವನ ನಡೆಸೋದಕ್ಕೆ ಸಾಧ್ಯವಾಗುವುದಾದರೆ ತೊಂದರೆಯೇನಿದೆ?”

“ತೊಂದರೆ ಬಹಳ ಇದೆ. ನಾವು ಜೀವನವಿಡೀ ಅಣ್ಣಾ ಸಾಹೇಬರ ಕೃಪೆಯ ಅಡಿಯಲ್ಲಿ ಬಾಗಿಕೊಂಡು ಬದುಕೋದಕ್ಕಾಗೋದಿಲ್ಲ.”

“ಜೀವನವಿಡೀ ನಿಮ್ಮ ಅಪ್ಪ ಅವರ ಬಾಲ ನೇವರಿಸಿಕೊಂಡು ಇದ್ದರು, ಅದನ್ನು ತಡೆಯಲಿಕ್ಕಾಯಿತಾ?”

“ಬಾಲ ನೇವರಿಸಿರಬಹುದು, ಆದರೆ ಭಿಕ್ಕೆಯನ್ನು ಎಂದೂ ಬೇಡಲಿಲ್ಲ.”

“ನಿನಗೆ ತೊಂದರೆಯಾಗುವುದಾದರೂ ಏನು?”

“ನೋಡು, ಇಷ್ಟೇ; ಅವರಿಗೆ ಅನುಕಂಪ ತೋರಿಸಬೇಕೆಂದಿದ್ದರೆ, ಯಾವುದಾದರೂ ಮನೆಯಲ್ಲದ ಬಡವರ ಮೇಲೆ ತೋರಿಸಲಿ. ನಮ್ಮ ಸ್ವಾಭಾಮಾನವನ್ನು ಅವರು ಖರೀದಿಸಲಾರರು. ಮೇಲಾಗಿ ನಮಗೆ ಬಾಡಿಗೆ ಅವಶ್ಯಕತೆ ಏನಿದೆ? ನಾನು ಮೂರೂವರೆ ಸಾವಿರ ಗಳಿಸುತ್ತಿದ್ದೇನೆ. ಹಪ್ಪಳ ಲಟ್ಟಿಸಿ ನೀನು ಏನು ಕಡಿಮೆ ಗಳಿಸ್ತೀರ್ಯಾ?”

“ವಿಷಯ ಇಲ್ಲಿಯವರೆಗಿನದಲ್ಲ, ನಿನ್ನ ಮದುವೆಯಾದ ಮೇಲೆ ಏನಾಗಬಹುದು, ಯೋಚಿಸಿದೀರ್ಯಾ?”

“ಅದರ ಜಿಂತೆ ಬಿಡು. ನನಗೆ ಈ ಮದುವೆ-ಹಬ್ಬ ಇವುಗಳಲ್ಲೆಲ್ಲ ವಿಶ್ವಾಸವೇ ಹೊರಟುಹೋಗಿದೆ. ನಿನ್ನ ಮತ್ತು ಅಪ್ಪಾಜಿಯ ಕಟುವಾದ ಸಂಬಂಧ ನೋಡಿದ ಮೇಲೆ, ಅದರ ಬಗೆಗೆ ಯಾವ ಆಸೇನೂ ಉಳಿದಿಲ್ಲ.”

“ಮುಚ್ಚು ಬಾಯಿ ಮುಚ್ಚು ಇನ್ನು ಮುಂದಿನ ನಿನ್ನ ಬಾಯಿಜೋರನ್ನು ನಾನು ಸಹಿಸಲಾರೆ. ವಯಸ್ಸಿಗೆ ಬಂದವರು ಅನ್ನವ ದೃಷ್ಟಿಯಿಂದ ನಿನ್ನನ್ನು ಒಂದು ಮಾತು ಕೇಳೋದು ಕೇಳಿದೆ... ಆದರೆ ನನ್ನ ಬಗ್ಗೆ ನಾಯಿಯ ಕಾಲುಭಾಗದ ಗೌರವವೂ ಇಲ್ಲ ನಿನಗೆ...”

“ನನ್ನ ಮನಸ್ಸಿನಲ್ಲಿ ಬಂದದ್ದನ್ನು ನಾನು ಮಾಡುವವಳೇ...”

ನಂತರ ಪಾತೇಗಳನ್ನು ಒಂದು ಕಡೆ ಸೇರಿಸುತ್ತ ಸಿಡಿಮಿಡಿಗುಟ್ಟಿದ್ದಳು—ಯಾರಾದರೂ ಇಲ್ಲಿ ಇದ್ದರೂ ಒಂದೇ—ಇಲ್ಲದಿದ್ದರೂ ಒಂದೇ. ಇಲ್ಲಿ ಯಾರೂ ಸಂಬಂಧಿಗಳು—ನೆಂಟರೂ ಇಲ್ಲ, ಸಾಯಲೀಕ್ಕೆ—ಬದುಕಲ್ಕಿ ಗೆಳತಿಯರೋ ಜೊತೆಗಾತಿಯರೋ ಇಲ್ಲ. ಎಪ್ಪೋ ದಿನ ಆರೋಗ್ಯ ಸರಿಯಲ್ಲದಿದ್ದಾಗ ಒಂದ್ದುವತ್ತು ಬಾರಿ ಅವರ ಪಾಲಿನ

೬೧೨ / ಆವಿಗೆ

ಹಪ್ಪಳವನ್ನೂ ನಾನೇ ತಟ್ಟಿ ಭುಜ ನೋಯಿಸಿಕೊಂಡಿದ್ದೆ, ಕಡೆಗೆ ಅವರೇ ಹೋಗಿ ಶಾಹಬೆಂಗೆ ಅಲ್ಲ ಸಲ್ಲದ್ದನ್ನು ಕಿಮಿಯೂದಿಸಿದರು. ನಾಳೆಯಿಂದ ಅದೇ ಕುದಿಯೋ ಕಡಾಯದಲ್ಲಿಯೇ ಕುಣಿತೆನೆ. ಆದರೆ ಮುಖ ಎತ್ತಿಯೂ ಅವರ ಕಡೆ ನೋಡೋದಿಲ್ಲ. ಅವರು ಮಾತನಾಡಿಸಿದರೆ ಮಾತನ್ನೂ ಆಡುವುದಿಲ್ಲ. ಅದ್ದರಿಂದಲೇ ಯೋಚಿಸ್ತಾ ಇದೆನೆ-ವಿಕ್ಸೋಲಿಗೆ ಹೋದರೆ ಕುಂತಿಗೆ ಮತ್ತೆಪ್ಪು ಸಮೀಪ ಹೋದಂತಾಗುತ್ತದೆ. ನಮ್ಮ ಜೀವನದ ಏರಿಳಿತಗಳಲ್ಲಿ ಇಂದ್ರನೂ ನಮ್ಮ ಜೊತಿಗಿರ್ತಾನೆ.”

“ಹೀಗೆಯೇ ಮುಂದೆ ಅಮ್ಮನ ಬಡಬಡಿಕೆ ಆತ್ಮಾಪದ ರೀತಿಯಲ್ಲಿ ಮುಂದುವರಿದಿತ್ತು.

ಬಾಬುಜಿಯವರ ಕಾಲುಗಳ ಮಾಲಿಶಾ ಮಾಡುತ್ತಲೇ ಅವಳು ಪ್ರತಿಕ್ರಿಯಿಸದೇ ಕೇಳುತ್ತಿದ್ದಳು.

ಅಣ್ಣಾಸಾಹೇಬರು ಮನೆಯಿಂದ ಹೋದ ಕೊಡಲೇ ಅಮ್ಮ ಕನ್ನಮುವಾರ ನಗರದ ಘ್ರಾಣಟಿನ ಕೇಲಿ ಕ್ಯೆಯನ್ನು ಸೋಂಟದಲ್ಲಿ ಸಿಕ್ಕಿಸಿಕೊಂಡು ತೊಗಾಡಿಸುತ್ತ, ಕರಮರಕರ ಆಂಟಿಯ ಮನೆಯಿಂದ ಕುಂತಿ ಮಾಂಸಿಗೆ ಪೋನ್ನಾ ಮಾಡಿ ಸಂತೋಷದ ಸುದ್ದಿಯನ್ನು ಹೇಳಲು ಹೋದಳು. ದೃವಯೋಗದಿಂದ ಲಭ್ಯವಾದ ಈ ಸುಸಂದರ್ಭವನ್ನು ಯಾವ ಕಾರಣಕ್ಕೂ ಬಿಡುವ ಮೂಲಿಕತನ ಮಾಡಬಾರದು, ಹಾಗೆ ಮಾಡಿದರೆ ಅಕ್ಕಮ್ಮೆ ದೋಷವಾದಿತು ಎಂಬುದು ಕುಂತಿಯ ಹೇಳಿಕೆಯೂ ಆಗಿತ್ತು. ಮನೆಯನ್ನು ಅಣ್ಣಾ ಸಾಹೇಬರು ಯಾವ ರೀತಿಯಿಂದಲೇ ಕೊಡಲಿ, ಅಲ್ಲೇ ಇರುತ್ತದೆ, ಅವರದಾಗಿಯೇ ಇರುತ್ತದೆ, ಇರಲಿ. ಕುಂತಿಯ ಹೇಳಿಕೆಯ ಪ್ರಕಾರ ದೀಪಾವಳಿಯ ರಚೆಯಲ್ಲಿಯೇ ಮನೆಯ ಪ್ರವೇಶ ಇಟ್ಟಿಕೊಳ್ಳುವುದು ಒಳ್ಳಿಯಿದು. ಮಕ್ಕಳನ್ನು ಆ ರಚೆಯಲ್ಲಿಯೇ ಬೇರೆ ಕಡೆ ಸೂಲಿಗೆ ದಾಖಿಲು ಮಾಡಿದರಾಯಿತು. ಅಣ್ಣಾ ಸಾಹೇಬರು ದೊಡ್ಡ ಮನುಷ್ಯರು. ಏನೋ ಸಹಾಯ ಮಾಡಬೇಕು ಅನಿಸಿದೆ ಮಾಡಿದ್ದಾರೆ. ಅದರಲ್ಲೇನು ತೊಂದರೆ? ಇನ್ನು ನಮ್ಮದೇ ಮನೆಯ ಸಮಸ್ಯೆ, ಅದೇನು ಸಮಸ್ಯೆಯೇ ಅಲ್ಲ. ಮಾರೋದಕ್ಕೆ ಮನಸ್ಸಿದ್ದರೆ ಮಾರಿಬಿಟ್ಟರಾಯಿತು. ಬೇಕಾದರೆ ಲೀಸ್‌ ಆಂಡ್‌ ಲೈಸನ್ಸ್ ಮೇಲೆ ಹನೆನ್ನೊಂದು ಹನೆನ್ನೊಂದು ತಿಂಗಳು ಬಾಡಿಗೆ ಕೊಡಬಹುದು. ನಮಿತಾಳ ವಿಷಯ ಒಂದು ಉಳಿಯಿತ್ತದೆ. ಅವಳು ಪರೇಲ, ದಾದರಗಳಲ್ಲಿ ಗಾಡಿ ಬದಲಿಸಿಕೊಂಡು ಹೋಗಬೇಕಾಗುತ್ತದೆ.

ಆತ್ಮಾಪ ಹೀಗೆಯೇ ಸಾಗುತ್ತಿದ್ದಂತೆ ಅಮ್ಮನ ದನಿ ಏರತೊಡಗಿತು.

“ನಮಿತಾ ಯಾಕೆ ನನ್ನ ಬಗ್ಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದು ಅಣ್ಣಾಸಾಹೇಬರು ಕೇಳುತ್ತಿರು. ನನ್ನ ಮನಸ್ಸಿಗೆ ಏನು ಬಂತೋ ಅದನ್ನು ಬೋಗಳಿಟ್ಟೆ-ಇತ್ತಿಚೆಗೆ ಅವಳು ಬೆಳಗಾಂವ ಕುದುರೆಯಾಗಿದಾಳೆ. ನಾಲ್ಕು ಕಾಸು ಸಂಪಾದನೆ ಮಾಡ್ತೂ ಇರ್ಲೇ ಸೊಕ್ಕು ನೆತ್ತಿಗೇರಿದೆ. ಪ್ರೇತದ ಹಾಗೆ ಯಾರಿಗಾದರೂ ಬಡಿತಾನೇ ಇರ್ತಾಳೆ. ಮಗಳಲ್ಲವಾ,

ಸಹಿಸಿಕೊಳ್ಳಬೇಕು.”

“ಅದರೆ ಎಷ್ಟೇ ಹತ್ತಿರದ ಸಂಬಂಧಿಕರಾಗಿರಲಿ, ಮನೆಗೆ ಬಂದವರನ್ನು ತಿರಸ್ಕಾರ ಮಾಡಿದರೆ ಸಹಿಸಲು ಸಾಧ್ಯವೇ?”

“ಅವರಿಗೆ ಅರತಿ ಎತ್ತಿ ಸ್ವಾಗತಿಸಬೇಕು ಎಂದು ಯಾರಿಗೇನು ಬಂದಿದೆ? ಅವರಿಗೆ ಸಹಿಸೋದಕ್ಕೆ ಆಗದಿದ್ದರೆ ಬರುವುದನ್ನು ಬಿಡಲಿ!” ಅವಳು ಅತ್ಯಂತ ಕಟುವಾಗಿ ಹೇಳಿದಳು.

ಅಮ್ಮೆ ಕುಟುಬ ಒನಕೆಯ ಜೊತೆಗಿನ ಹುಂಕಾರದ ಹಾಗೆ ಪ್ರಹಾರಾತ್ಮಕ ಹುಂಕಾರಹಾಕಿದಳು. ಅವಳು ಸಿಟ್ಟಿನಿಂದ ದುಮುಗುಟುಕಿದ್ದರು ಸ್ವಪ್ನವಿತ್ತು.

“ದೊಡ್ಡ ದೊಡ್ಡ ಮಾತನಾಡಬೇಡ! ಆಕ್ರೀಯ ಒಡನಾಟಿದಲ್ಲಿ ವಾಸ್ತ್ವ-ಶೀತಿಯನ್ನು ಅನುಭವಿಸುತ್ತೆ ಬಂದವರೂ ಒಡನಾಟಿದಿಂದ ದೂರವಾಗುತ್ತಲೇ ಮಾತನಾಡಿಸುವುದನೂ ಮರೆತುಬಿಡುತ್ತಾರೆ.”

ಯಾಕೋ ಜೀವಕ್ಕೆ ತ್ರಾಸು ಅನಿಸತೊಡಗಿತು.

ಈ ಅಮೃನಿಗೇನಾಗಿದೆ? ಹೆಂಗಸಾಗಿಯೂ ಯಾಕೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ? ನಿನ್ನಯವರೆಗೆ ಅಣ್ಣ ಸಾಹೇಬರನ್ನು ಅಂಕಲ್ ಅಂಕಲ್ ಎಂದು ಕರೆಯುತ್ತೆ ಅವರ ಹಿಂದೆ ಮುಂದೆ ತಿರುಗಾಡ್ತಾ ಇದ್ದ ಹುಡುಗಿ, ಇಂದು ಅವರ ಹೆಸರು ಹೇಳಿದರೆ ಉರಿದು ಬೀಳ್ತಾಳಲ್ಲ ಯಾಕೆ? ಅವರದೇ ‘ಕಾರ್ಮಿಕರ ಯೂನಿಯನ್’ ನಲ್ಲಿ ಕೆಲಸ ಮಾಡ್ತಾ ಇದ್ದವಳು ಹತಾತ್ಮನೆ ಬಿಟ್ಟಬಂದದ್ದು ಯಾಕೆ? ಯೋಚಿಸಬಾರದೂ ಅಮ್ಮೆ?

ಹೇಳಿಬಿಡಲಾ ಅಂತರಂಗದ ಸತ್ಯವನ್ನು?!?

ಬೇಡ ಹೇಳಿದರೆ ನಮ್ಮ ಕಾಲಮೇಲೆ ನಾನೇ ಕೊಡಲಿ ಹಾಕಿಕೊಂಡ ಹಾಗೆ. ನಿಶ್ಚಯವಾಗಿಯೂ ಮನೆಯಿಂದಾಚೆ ಹೊರಡಲು ಅಡ್ಡಪಡಿಸುತ್ತಾಳೆ. ತಪ್ಪ ಯಾರದು, ಯಾರದಲ್ಲ, ಯಾವುದೇ ಸಂಗತಿಯ ಬಗೆಗೂ ಲಕ್ಷ್ಯ ಕೊಡುವುದಿಲ್ಲ!

ಕಾಣಿ ಪುಸ್ತಕದೋಳಗಿನಿಂದ ಒಂದು ಸಾಮಾನ್ಯ ಪತ್ರ ಸಿಕ್ಕಿದ್ದಕ್ಕೆ ಕಟ್ಟಿಗೆಯ ಸುತ್ತಿಗೆಯಿಂದ ಮುನಿಯಾಳಿಗೆ ಹೊಡೆದು ಎಂಥ ಶಿಕ್ಷಿಗೆ ತಂದಿಟ್ಟಿದ್ದಳು ಅವಳು? ಮುನಿಯಾಳ ಪ್ರಕರಣ ನಂತರದಲ್ಲಿ ಆಯಿತು. ಸ್ವಯಂ ತನಗೂ ಏನು ಕಡಿಮೆ ಕಷ್ಟ ಹೊಟ್ಟಿದ್ದಾಳೆಯೇ?

ವಿಷ್ಟು ಆಂಟಿಯ ನೋಡಿರದ ಅಣ್ಣನಮಗ (ವೀರೇಂದ್ರ)ನ ಜೊತೆ ಅವಳ ಹೆಸರನ್ನು ಸೇರಿಸಿ ಎಂಥ ಕಥೆ ಕಟ್ಟಿದಳು! ತಾನೂ ಮೂರ್ಖಿಳ ಹಾಗೆ ಅವನನ್ನು ಹುಡುಕಲೂ ಹೊರಟಳು. ಇಂದಿಗೂ ಹುಡುಕುತ್ತಲೇ ಇದ್ದಾಳೆ. ಆದರೆ ವಿಷ್ಟು ಆಂಟಿ ಹೇಳಿದ ಹಾಗೆ ವೀರೇಂದ್ರನು ಹಲ್ಲಾನಿಗೆ ಮರಳಹೋಗಿದ್ದಾನೆ.

ನಾಳೆ ಅವಳ ಪ್ರೋಟೋ ಸೆಶನ್ ಇದೆ. ಅದಕ್ಕಾಗಿ ಇಂದು ಅವಳು ನಿಶ್ಚಿಂತಳಾಗಿ

ಇರಿ / ಆವಿಗೆ

ಮಲಗಬೇಕಾದದ್ದು ಅವಶ್ಯಕವೆಂದು ಗೌತಮಿ ಒತ್ತುಕೊಟ್ಟು ಹೇಳಿದ್ದಳು.

ಮಹಿಳೆಗಳ ಜೊತೆಗೆ ಬುಹಾಬೀಜಿನಲ್ಲಿ ಸಮುದ್ರದ ತೆರೆಗಳೊಂದಿಗೆ ಚೆಲ್ಲಾಟವಾಡುತ್ತ ಕಳೆದ ಸಂಜೆಯ ಆನಂದ, ಬದುಕಿನ ದ್ವಾಂದ್ವಗಳಿಂದ ಕಳಚಿಕೊಳ್ಳಲು ನೇರವು ನೀಡಿದ ಹಷ್ರ ಅವಳ ಜೊತೆಗಿದ್ದರೂ, ಅಮೃ ಅವನ್ನೆಲ್ಲ ನಿರ್ಮಾಪವಾಗಿ ಒರೆಸಿಹಾಕಿದ್ದಳು.

ಹಾಸಿಗೆ ತಲುಪಿದಾಗ ಮಹಿಳೆ ಹಾಯಾಗಿ ನಿಷ್ಟೆ ಮಾಡುತ್ತಿರುವದನ್ನು ನೋಡಿದ್ದು.

ಮರಳಿನ ಮನೆ ಕಟ್ಟತ್ತ ಭುನ್ನೂ ಅವರಿಗೆ ಒಂದು ನಗೆಹನಿ ಹೇಳಿದ್ದ-
ಪೀಂಗ್ರೇಜಿಯಲ್ಲಿ.

“ಅಕ್ಕಾ, ಟೀಚರು ಒಬ್ಬ ಹುಡುಗನಿಗೆ ಹೇಳಿದರು—‘ಮನೆಯಿಂದ ನೀನು ಬದು ಶಬ್ದಗಳನ್ನು ಬರೆದುಕೊಂಡು ಬಾ! ಹುಡುಗ ತುಂಬ ಬಿಜಿಯಾಗಿದ್ದ ಅಮೃನ್ನ ಕೇಳಿದ—
‘ಟೀಚರು ಹೋಂವರ್ಕ್ ಕೊಟ್ಟಿದ್ದಾರೆ, ಇದು ಶಬ್ದ ಬರೆದುಕೊಂಡು ಬರಲು ಹೇಳಿದ್ದಾರೆ’
ಎಂದು.”

“ಕೆಲಸದಲ್ಲಿ ವ್ಯಾಸ್ತಳಾಗಿದ್ದ ಅಮೃ ಅವನಿಗೆ ಬಯ್ದಳು—ಈಡಿಯಣ!”

“ಅವನು ಅಪ್ಪನ ಬಳಿ ಹೋಗಿ ಕೇಳಿದ. ಅಪ್ಪ ಹೇಳಿದರು—‘ಕಸದ ಬುಟ್ಟಿ’”.

“ಅವನು ಅಣ್ಣನೋಡನ ಕೇಳಿದ ಅಣ್ಣ ಹೇಳಿದ—‘ಅಮಿತಾಬ ಬಚ್ಚನ್’.”

“ಆ ಹುಡುಗ ಅನಂತರ ತನ್ನ ಅಕ್ಕನ ಬಳಿ ಹೋಗಿ ಕೇಳಿದ ಅಕ್ಕ ಹೇಳಿದಳು—
‘ಇಂದು ಬೇಡ ಡಾಲ್‌ಂಗ್, ನಾಳೆ’

“ಬೆಳಿಗೆ ಆ ಹುಡುಗ ಶಾಲೆಗೆ ಹೋದನಲ್ಲ, ಅಕ್ಕಾ! ಟೀಚರ್ ಅವನನ್ನು ಕರೆದು
ಹೇಳಿದರು—‘ತಗೊಂಡುಬಾ, ಎಲ್ಲಿದ ನೀನು ಬರೆದುಕೊಂಡು ಬಂದ ಶಬ್ದ?’

‘ಹುಡುಗ ತಕ್ಕಣ ಹೇಳಿದ ಈಡಿಯಣ್’.”

“ಟೀಚರಿಗೆ ಸಿಟ್ಟು ಬಂತು ಹೇಳಿದರು—‘ವಿನು ತಿಳಿದುಕೊಂಡಿದೀಯಾ ನೀನು
ನಿನ್ನನ್ನು?’

“ಹುಡುಗ ಹೇಳಿದ—‘ಅಮಿತಾಬ ಬಚ್ಚನ್’.

“ಟೀಚರಿಗೆ ಸಿಟ್ಟು ನೆತ್ತಿಗೇರಿತು. ‘ಶಾಲೆ ಅಂದರೆ ಏನೂಂತ
ತಿಳಿದುಕೊಂಡಿದೀಯಾ?’

“ಹುಡುಗ ಹೇಳಿದ—‘ಕಸದ ಬುಟ್ಟಿ’”

“ಅಮೇಲೇನಾಯ್ತು ಗೊತ್ತ ಅಕ್ಕಾ, ಟೀಚರಿಗೆ... ಮತ್ತೂ... ಮತ್ತೂ... ಮತ್ತೂ
ಸಿಟ್ಟು ಬಂದುಬಿಟ್ಟಿತು. ಅವರು ಹೇಳಿದರು—“ನಡೆ, ಪ್ರಿನ್ಸಿಪಾಲರ ಬಳಿ ಕರೆದುಕೊಂಡು
ಹೋಗ್ನೇನೆ ನಿನಗೆ! ಅವರೇ ನಿನಗೆ ಸಮಾ ಮಾಡ್ತಾರೆ.”

“ಹುಡುಗ ಹೇಳಿದ—‘ಇಂದು ಬೇಡ ಡಾಲ್‌ಂಗ್, ನಾಳೆ’.

ಅವಳು ಮತ್ತು ಮನಿಯಾ ಬಿದ್ದು ಬಿದ್ದು ನಕ್ಕರು. ಮನಿಯಾಳಂತೂ ಹೋಟೆ
ಹಿಡಿದುಕೊಂಡು ಹೇಳಿದಳು—“ಆ ಬುದ್ಧಿ ಹುಡುಗ ಬೇರೆ ಯಾರೂ ಆಗಿರಲಿಕ್ಕಿಲ್ಲ.

ನಮ್ಮ ಭುನ್ನೂನೇ ಆಗಿರಬಹುದು ಅಲ್ಲವಾ ಅಕ್ಕಾ?”

ಅವರ ನಗುವಿನಲ್ಲಿ ಸೇರಿಕೊಂಡರೂ ಭುನ್ನೂ ಮುಖಿ ಉದಿಸಿಕೊಂಡು ಕೇಳಿದ.

“ವಿನಕ್ಕು, ನಾನು ನಿಮಗೆ ಬುದ್ಧಿ ಹಾಗೆ ಕಾಣಿದೀನಾ?”

ಅವಳು ಹೇಳಿದಳು.

“ನೀನು ಮತ್ತೊಂದು ಜೋಕ್ ಹೇಳಿದರೆ ನಾವು ನಿನ್ನನ್ನು ಬುದ್ಧಿ ಎಂದು ತಿಳಿಯೋದಿಲ್ಲ.”

ಭುನ್ನೂ ತಕ್ಕಣ ಮತ್ತೊಂದು ನಗೆಹನಿ ಹೇಳಲು ಸಿದ್ಧನಾದ...

ಅವಳು ಮಗ್ಗುಲು ಹೊರಳಿಕೊಂಡು ಆ ಇಬ್ಬರು ಮಕ್ಕಳನ್ನೂ ಮತ್ತೆ ಮತ್ತೆ ಚುಂಬಿಸಿದಳು. ನಂತರ ಮಂದವಾದ ನಗೆಯೋಂದಿಗೆ ಪ್ರಕೃತಿಸ್ಥಿವಾಗುತ್ತ, ಕಣ್ಣಿ ಮುಚ್ಚಿಕೊಂಡು ಮಲಗುವ ಪ್ರಯತ್ನ ಮಾಡಿದಳು.

ನಿದ್ದೆ ಅವಳನ್ನು ದೂರ ಮಾಡಲಿಲ್ಲ.

೮೦

ಅಳಾಶಕ್ತಿ ನಗರದ ಗಗನಚುಂಬಿ ಇವಾರತುಗಳನ್ನು ತನ್ನ ಇಕ್ಕೆಲಗಳಲ್ಲಿ ತುಂಬಿಕೊಂಡ ಚೆಂಬಾರು ಹಿಂದುಳಿಯಿತು.

ಅವರು ಹೊಸ ಮುಂಬಯಿ ಕಡೆ ಮುಂದುವರಿಯುತ್ತಿದ್ದರು—ಸಂಜಯ ಕನೋಯಿ ಮತ್ತು ಅವಳು.

ಗೌತಮಿ ಅವಳಿಗೆ ಕಾರ್ಯಕ್ರಮದ ರೂಪುರೇಷೆ ಸ್ವಷ್ಟಪಡಿಸುವಾಗ ಹೇಳಿದ್ದಳು. ತಾನು ಸಿದ್ಧಾರ್ಥನ ಗಾಡಿಯಲ್ಲಿ ಬರುತ್ತೇನೆ, ನೀನು ಸಂಜಯ ಕನೋಯಿ ಸಾಹೇಬರ ಜೊತೆಗೆ ಅವರ ಗಾಡಿಯಲ್ಲಿ ಬರಬೇಕಾಗುತ್ತದೆ. ಈ ಮಾತನ್ನು ಕೇಳಿದಾಗ ಅವಳ ಜೀವ ಹಾರಿದಂತಾಯಿತು. ಅವಳು ಮೆತ್ತಿಗಿನ ದನಿಯಲ್ಲಿ ಗೌತಮಿಯೊಡನೆ ಸಂಕೋಚರಿಂದ ಕೇಳಿದಳು—ನೀನು ಯಾಕೆ ನಿನ್ನ ಜೊತೆಯಲ್ಲಿ ನನ್ನನ್ನು ನಿನ್ನ ಗಾಡಿಯಲ್ಲೇ ಕರೆದುಕೊಂಡು ಹೋಗುವುದಿಲ್ಲ? ಜಿಪ್ಪಿಯಲ್ಲಿ ಕಡಿಮೆ ಸ್ಥಳವೇನೂ ಇಲ್ಲವಲ್ಲ!

ಗೌತಮಿ ತನ್ನ ಅಸಮರ್ಥತೆಯನ್ನು ಹೇಳಿಕೊಂಡಳು. ಜಿಪ್ಪಿಯಲ್ಲಿ ನಾಲ್ಕು ಜನ ಆರಾಮಾಗಿ ಕೂರಬಹುದು. ಆದರೆ ಸಿದ್ಧಾರ್ಥ ತನ್ನ ಕ್ಷಾಮರಾವನ್ನು ಸದಾ ತನ್ನ ಜೊತೆಗೇ ಇಟ್ಟಿಕೊಳ್ಳುತ್ತಾನೆ. ಅಲ್ಲದೆ ಅವಳ ಏರಡು ದೊಡ್ಡ ಏರ್ಬಾಗ್ ಆಭರಣಗಳ ಬಾಕ್‌ಗಳು, ಅವಳು ಅಲ್ಲಿ ಧರಿಸಬೇಕಾದ ಉಡುಪುಗಳು ಇತ್ಯಾದಿ ಅದರಲ್ಲಿವೆ. ಅಲ್ಲದೆ ಓವಚಾರಿಕರೆಗಿಯಾದರೂ ಸಂಜಯ ಕನೋಯಿ ಜೊತೆ ಯಾರಾದರೂ ಇರಬೇಕ್ಕಳು. ಅವರನ್ನು ಒಬ್ಬರನ್ನೇ ಹೇಗೆ ಬಿಡುವುದು! ಅವರು ನಮ್ಮ ಸನ್ಯಾಸ ಗ್ರಾಹಕರು. ನಾನಾದರೂ ಅವರ ಜೊತೆ ಕುಳಿತುಕೊಳ್ಳಬೇಕು ಅಥವಾ ಅವಳಾದರೂ ಕುಳಿತುಕೊಳ್ಳಬೇಕು. ನನ್ನ ಗಾಡಿಯಲ್ಲಿ ನೀನು ಕುಳಿತುಕೊಂಡರೆ ಸಿದ್ಧಾರ್ಥನ ಜೊತೆ ನೀನೊಬ್ಬಳೇ ಆಗಿಬಿಡುತ್ತಿಯಾ.

ಇಂತೆ / ಆವಿಗೆ

ಸಂಜಯ ಕನೋಯಿ ಅವರ ಪರಿಚಯವಾದರೂ ನಿನಗೆ ಇದೆ. ದಾರಿಯ ತುಂಬ ಅವರ ಜೊತೆ ಆರಾಮಾಗಿ ಮಾತನಾಡುತ್ತ ಕಳೆಯಬಹುದು. ಸಿದ್ಧಾರ್ಥನ ಜೊತೆಗೆ ನನಗೆ ಹೋಟೆಮೋ ಸೆಶನ್‌ಗೆ ಸಂಬಂಧಿಸಿದಂತೆ ಶಾಟ್‌ ಕುರಿತು ಮಾತನಾಡಬೇಕಾಗಿದೆ. ಖಂಡಾಲಾಕ್ಷೆ ಹೋದಮೇಲೆ ಅವನ್ನೆಲ್ಲ ಚಚ್ಚಿಸುತ್ತ ಕುಳಿತುಕೊಳ್ಳಲಾಗುವದಿಲ್ಲ. ಸಮಯ ಬಹಳ ಕಡಿಮೆ ಇದೆ.

ರಸ್ತೆಯ ಬದಿಯಲ್ಲಿನ ಸೂಚನಾಫಲಕ ಕಣ್ಣೆದುರಿಗೆ ಸರಿದುಹೋಯಿತು.

ಬರೆಯಲಾಗಿತ್ತು ‘ನ್ಯೂ ಭಾಂಬೇ’, ಎರಡು ಕಿಲೋಮೀಟರ್ ಅಫ್‌ವಾ... ಮೂರು ಕಿಲೋಮೀಟರ್!

ಬೇಗನೇ ಬೊಂಬಾಯಿಯ ಹೆಸರು ಮುಂಬಯಿ ಎಂದು ಬದಲಾಗುತ್ತದೆ— ಮುಂಬಾದೇವಿಯ ಹೆಸರಿನಲ್ಲಿ.

ರಸ್ತೆಯ ಬದಿಗೆ ಆಗ ಹೊಸ ಫಲಕ ಬರುತ್ತದೆ.

ಸೇನೆ ಅದಕ್ಕಾಗಿ ದೊಡ್ಡ ಆಂದೋಲನವನ್ನೇ ಪ್ರಾರಂಭಿಸಿದೆ.

‘ವಿಕ್ರೋರಿಯಾ ಟಮ್ರಿನ್ಸ್’ ಬಗೆಗೂ ಕೂಡ ಅದಕ್ಕೆ ಭಾರೀ ವಿರೋಧವಿದೆ. ವಸಾಹತುಶಾಹಿಯ ಮಾನಸಿಕತೆಯ ದ್ಯೌತಕವಾದ ‘ವಿಕ್ರೋರಿಯಾ ಟಮ್ರಿನ್ಸ್’ ಹೆಸರಿನ್ನು ತಕ್ಷಣ ಬದಲು ಮಾಡಬೇಕು. ಆ ಹೆಸರ ಬದಲಿಗೆ ‘ಭೃತ್ಯಪತಿ ಶಿವಾಜಿ ಟಮ್ರಿನ್ಸ್’ ಎಂದು ಬಳಸಬೇಕು. ಮುಂಬಯಿಯಲ್ಲಫ್ಝೇ ಅಲ್ಲ, ದೇಶದ ಇತರ ಶಾಲೆ-ಕಾಲೆಂಬಗಳ ಪರ್ಯಕ್ಷಮದಲ್ಲಿ ಎಲ್ಲೆಲ್ಲಿ ‘ಬೊಂಬಾಯಿ’ ಮತ್ತು ‘ವಿಕ್ರೋರಿಯಾ ಟಮ್ರಿನ್ಸ್’ ಉಲ್ಲೇಖ ಬಂದಿದೆಯೋ, ಹೊಸ ಪ್ರಸ್ತುತ ಪ್ರಕಾಶಿತನಾಗುವವರೆಗೆ ಶಿಕ್ಷಕರೇ ಸ್ವಯಂ ಹೆಸರುಗಳನ್ನು ಬದಲಿಸಿ ಬೋಧಿಸಬೇಕು, ದೇಶದ ಭಾವೀ ಏಳಿಗೆ ವಸಾಹತುಶಾಹಿಯ ದಾಸ್ಯದ ಅವಶೇಷದಿಂದ ಸದಾ ಸರ್ವದಾ ಮುಕ್ತವಾಗಬೇಕು ಎಂಬುದು ಸೇನಾ ಪ್ರಮುಖಿರ ಹೇಳಿಕೆ.

“ಯಾಕೆ ನನ್ನನ್ನು ಟೇಚರ್ ಫೇಲ್ ಮಾಡಿದರು, ಅಕ್ಕಾ?”

ಮಾಸಿಕ ಪರೀಕ್ಷೆಯಲ್ಲಿ ಅವನು ಬರೆದ ಉತ್ತರ ಪ್ರತಿಕೆಯನ್ನು ತೋರಿಸಿ ಹಿಂದಿಯಲ್ಲಿ ಫೇಲಾಗಿದ್ದನ್ನು ತೋರಿಸುತ್ತ ಸಿಟ್ಟಾಗಿದ್ದ ಭುನ್ನೂ, ಅಳುವಿನ ದನಿಯಲ್ಲಿ ದೂರಿದ. ‘ಬಾಲಭಾರತಿಯಲ್ಲಿ ‘ವಿಕ್ರೋರಿಯಾ ಟಮ್ರಿನ್ಸ್’ಗೆ ‘ವಿಕ್ರೋರಿಯಾ ಟಮ್ರಿನ್ಸ್’ ಎಂದೇ ಬರೆದುಕೊಂಡಿಲ್ಲವಾ?

ಅವಳು ಭುನ್ನೂಗೆ ಗದರಿಸಿದಳು.

“ಸುಮ್ಮನಿರು ಸಾಕು, ಫೇಲಾಗುತ್ತಲೇ ನಾಟಕ ಶುರುವಾಯ್ತು ನಿಂದು?” ಅವಳ ಮಬ್ಬು ಮೇಲೇರಿದೆವು. “ಯಾಕೆ ನಿನಗೆ ಮಾಕ್ಸ್‌ಗಳು ಕಡಿಮೆ ಬಂದವು?—ಟೇಚರನ್ನು ಕೇಳಿದೆಯಾ? ಟೇಚರ್ ಏನು ನಿನ್ನ ಶತ್ರುಗಳಾ?”

“ಕೇಳಿದೆ”

“ಮನ ಹೇಳಿದರು ಅವರು?”

“ತಪ್ಪ ಉತ್ತರ ಬರೆದರೆ ಅಂಕಗಳು ಕಡಿಮೆಯಾಗೋದಿಲ್ಲವಾ, ಅಂದರು”

“ತಪ್ಪ ಉತ್ತರ...! ಅಂದರೆ?”

“ಅಂದರೆ... ಅವರು ಹೇಳಿದರು, ‘ವಿಕ್ಸ್‌ರಿಯಾ ಟರ್ಮಿನಸ್’ ಹೇಸರು ಬದಲಾಯಿಸಿ ಈಗ ‘ಭತ್ತಪತಿ ಶಿವಾಚಿ ಟರ್ಮಿನಸ್’ ಆಗುತ್ತಿದೆ. ನಿಮಗೆಲ್ಲ ನೂರಾರು ಬಾರಿ ಹೇಳಿದೇನೆ ಕ್ಲಾಸ್‌ರೂಂನಲ್ಲಿ. ಪುಸ್ತಕದಲ್ಲಿ ಏನೇ ಬರೆದಿರಲಿ, ಅದಕ್ಕೆ ಉತ್ತರವನ್ನು ‘ಭತ್ತಪತಿ ಶಿವಾಚಿ ಟರ್ಮಿನಸ್’ ಎಂದೇ ಬರೀಬೇಕು ಹೇಳಬೇಕು, ಹಾಗೆಯೇ ರೂಢಿ ಆಗಬೇಕಲ್ಲವಾ?”

ಶಿಕ್ಷಕಿಯ ರಾಷ್ಟ್ರೀಕೃತಿ ನೆನೆದ ಬಣಣಶೀಯ ಹಾಗೆ ಅರಳಿತ್ತು. ಅಂಕಗಳನ್ನು ಕತ್ತಲಿಸದೆ ಇದ್ದರೆ ಏನಾಗುತ್ತಿತ್ತು?

ಸೇನಾ ಮುಖ್ಯಸ್ಥರ ಹಳೆಯದರ ಪ್ರೀತಿ ಬಗ್ಗೆ ಸಿಟ್ಟು ಬಂತು. ಹೇಸರು ಬದಲಿಸಿದಾಕ್ಷಣ ಮಾನಸಿಕತೆ ಬದಲಾಗುತ್ತದೆಯೇ? ಮತ್ತು ಬದಲಾಯಿಸುವುದಾದರೂ ಏನೇನನ್ನು ಎಲ್ಲೆಲ್ಲಿ? ಹೇಸರು ಬದಲಾಯಿಸಿದಾಕ್ಷಣ ಇಂಗಿಷ್ಟರು ಕಟ್ಟಿಸಿದ ಗಾಧಿಕ ಶೈಲಿಯ ಭದ್ರವಾದ ಕಟ್ಟಡ ಬದಲಾಗುತ್ತದೆಯೇ? ಇಮಾರತನ್ನೇ ಕಿತ್ತು ಇಂಗ್ಲೆಂಡಿಗೆ ಯಾಕೆ ಕಳಿಸಬಾರದು?

ಮುಕ್ಕಳು ಮನಸ್ಸಿನಲ್ಲಿ ಮನೆ ಮಾಡಿದ ಹೇಸರನ್ನು ಡಸ್ಟರಿನಲ್ಲಿ ಅಳಿಸಿದರೆ ತೊಂದೆ ಹಾಕಬಹುದು?

“ತಪ್ಪ ನಿನ್ನದೋ, ತಮಾ! ಪುಸ್ತಕದಲ್ಲಿ ಬರೆದದ್ದು ನಾಳೆ ಬದಲಾಗಲಿಕ್ಕಿದೆ. ಅಂಥದ್ದರಲ್ಲಿ ನೀನು ಓಜರರ ಮಾತು ಕೇಳಬೇಕಾಗಿತ್ತು. ಓಜರ್ ನಿನಗೆ ಹೇಳಿರದೇ ಹೋಗಿದ್ದಿದ್ದರೆ ಬೇರೆ ಪ್ರಶ್ನೆ. ಅವರು ಹೇಳಿದ ಮೇಲೂ ನೀನು ತಪ್ಪ ಉತ್ತರ ಬರೀತೀಯಾ ಅಂದರೆ ಮತ್ತೆ ಮೇಲಾಗಿ ನಿನ್ನ ತಪ್ಪನ್ನು ಒಪ್ಪಕೊಳ್ಳಲು ತಯಾರಿಲ್ಲ ಅಂದರೆ ಏನು ಹೇಳಿಂದು? ಇದು ಕೆಣ್ಣಿ ಅಭಾಸಾ!”

ದುಃಖಿ ತಡೆಯಲಾಗದ ಘನ್ಯಾ ಅವಳ ಮಡಿಲಲ್ಲಿ ಮುಖ್ಯಿಕೊಂಡ.

ಅವ್ಯಕ್ತ ಸಂತೋಷದಿಂದ ಅರಳಿದ ಕಣ್ಣಗಳಿಗೆ ವಿಂಡ್‌ಸ್ಕ್ರೀನ್‌ನಲ್ಲಿ ಅಕ್ಸಾತ್ತಾಗಿ ಕಾಣಿಸಿದ ದೃಶ್ಯ ಸಮ್ಮೋಹಿತಗೊಳಿಸಿತು. ಬೆಳ್ಳಿಯ ಕೋಲುಗಳು ಒಂದು ಇನ್ನೊಂದನ್ನು ಫಷ್ಟಿಸುತ್ತೇ, ಕರಗಿ ನೊರೆ ತುಂಬಿದ ತಡೆಯಾಗಿ ಪರಿವರ್ತಿತವಾಗುತ್ತೇ, ಅವರ ಗಾಡಿಯ ಕಡೆ ಓಡಿ ಬರುತ್ತಿದೆ ಅನಿಸಿತು.

ಹವಾನಿಯಂತ್ರಿತ ‘ಕಾಂಟೆಸ್‌ನ್’ ಕಾರಿನ ಕಪ್ಪು ಗಾಜಿನ ಹಿಂದುಗಡೆ ಕಂಡೂ ಕಾಣದಂತೆ ಏರುತ್ತಿರುವ ಮಧ್ಯಾಹ್ನದ ಭರತದಿಂದ ಕಡೆಯುವ ಸಮುದ್ರದ ದಂಡೆಯ ಮೇಲಿನಿಂದ ಗಾಡಿ ಮುಂದುವರಿಯತೋಡಿತು.

ಸೇತುವೆ ಮುಗಿಯುವವರೆಗಾದರೂ ತನ್ನ ಕಡೆಯ ಗಾಜನ್ನು ತೆರೆಯುವಂತೆ

ಶಿರ್ಲ / ಆವಿಗೆ

ಸಂಜಯ ಕನೊಣಿಯವರಿಗೆ ಒತ್ತಾಯಿಸಲೇ ಎಂಬ ತೀವ್ರ ಇಚ್ಛೆಯುಂಟಾಯಿತು.

ಅದೇತಾನೇ ಮಿಂದ ಗಿಳಿಯ ಹಾಗೆ ರಕ್ಷಿತನ್ನು ಪಡಪಡಿಸುತ್ತಲಿದ್ದ ಸೇತುವೆಯ ಖಾರಿಯ ಆದ್ರ್ವ ಹವೆಯ ಸೆಳಕನ್ನು ಅವಳು ತನ್ನ ಅರಳಿದ ಮೋರೆಯ ಮೇಲಿನ ಕಿಕಲಿಯ ಹಾಗೆ ಅಂಟಿಸಿಕೊಳ್ಳಬಯಸುತ್ತಾಳೆ.

ಅವಳು ಸಮುದ್ರ ನೋಡಿದಾಗೆಲ್ಲ, ಯಾವುದೋ ದಟ್ಟ ಅರಣ್ಯದ ಮರೆಯಲ್ಲಿ ಅದ್ಯಶ್ವಾದ ಆಶ್ವಮಂಧನದ ಸರೋವರದ ಹಾಗೆ ಅದು ಅವಳ ಸಾರ್ಥಕಗಳಲ್ಲಿ ಇಳಿಯತೋಡಗುತ್ತದೆ!

ಒಂದು ನಾವೆಯೂ ಚಲಿಸುತ್ತಿರುವುದು ಕಾಣಿಸುತ್ತಿಲ್ಲ! ಮಧ್ಯಾಹ್ನದ ವೇಳೆಯಲ್ಲಿ ಮೀನುಗಾರರು ಮಲಗಿರುತ್ತಾರೆಯೇ? ಸಮುದ್ರದ ಮಧ್ಯದಲ್ಲಿನ ಹಾಯಿ ಹಡಗುಗಳು ಮುಂದೆ ಹೋಗುತ್ತಿದ್ದಂತೆ ಅನಿಸುತ್ತಿರಲ್ಲ. ಆದರೆ ಅವನ್ನು ನೋಡಿದಾಗ ಏನೋ ವಿಚಿತ್ರ ಅನುಭೂತಿ ಉಂಟಾಗುತ್ತಿತ್ತು-ಬಲಿಷ್ಠ ಗಂಡಸಿನ ರೋಮರಹಿತವಾದ ಎದೆಯ ಹಾಗೆ!

ವಿಷ್ಣು ಆಂಟಿಯ ಎಂದೂ ನೋಡಿರದ ಅಣ್ಣನ ಮಗನ ಎದೆ ನಿಗೂಢವಾಗಿ ಅವಳಿದುರು ನಿಂತಿತು. ಈ ರಹಸ್ಯವನ್ನು, ಒಗಟನ್ನು ಬಿಡಿಸಲು ಬಯಸಿದ್ದಳು. ಹಣ್ಣ ಅವಳನ್ನು ಈ ಬಗ್ಗೆ ಪ್ರತ್ಯೋದಿಸಿದ್ದಳು. ವಿಷ್ಣು ಆಂಟಿಯ ಅಣ್ಣನ ಮಗನ ಎದೆಯ ಮೇಲೆ ನೂರಾರು ಹಾಯಿ ನೋಕೆಗಳು ತೇಲತೋಡಗಿವೆಯೆಂದು ಅನಿಸತೋಡಗಿತು ಅವಳಿಗೆ.

ಪವಾರ....!

ಅದು ಯಾವಾಗ ವಿಷ್ಣು ಆಂಟಿಯ ಅಣ್ಣನ ಮಗನ ಎದೆ ಪವಾರ ಶರೀರದ ಮೇಲೆ ಬಂದು ಹರಡಿಕೊಂಡಿದೆ ಮತ್ತು ಅವಳು ಪವಾರನ ಎದೆಯಮೇಲೆ ಏನೋ ಹುಡುಕಲು ತೋಡಿದ್ದಾಳೆ-ಇವೆಲ್ಲ ಯಾವಾಗಿನಿಂದ ಶುರುವಾಯಿತು ಎಂಬುದು ಅವಳಿಗೆ ಗೊತ್ತಾಗಲಿಲ್ಲ.

ಪವಾರನ ವ್ಯಕ್ತಿತ್ವದಲ್ಲಿ ಏನಾದರೂ ಆಕ್ಷರ್ಯತೆಗೊಳಿಸುವಂತಹದೇನಾದರೂ ಇದ್ದರೆ, ಅದು ಅವನ ಮೊಣಕಾಲು ದಾಟಿ ಕೆಳಗೆ ಇಳಿದಿರುವ ದೊಗಲೆ ಅಂಗಿ ಹಾಗೂ ವಾರಗೊಂದ ತೊಳೆಯದೆ ಮಲಿನಗೊಂಡ, ಗುಂಡಿಕಿತ್ತ ಅಥವಾ ನಿಲಕ್ಷ್ಯದಿಂದ ಗುಂಡಿ ತೆರೆದಿರುವ ಉದ್ದನೆಯ ಕುತಾದ ಮೇಲಾಗದಲ್ಲಿ ಕಣ್ಣಮುಚ್ಚಾಲೆಯಾಡುವ ಗಾಢ ಕಂಡುಬಣ್ಣದ ವಿರಳ ಕೂದಲಿನ ವಿಶಾಲವಲಯ.

ಅದರ ಮೇಲೆ ಬೆರಳಾಡಿಸುವ ಇಚ್ಛೆ ಒಳಗೊಳಿಗೇ ಹರಿದಾಡಿತು.

ಎಂದೂ ಮುಟ್ಟಿಲ್ಲ. ಮುಟ್ಟಿಪುದು ಹೇಗೆ ಸಾಧ್ಯ!

ಕೇವಲ ಮೂಸಿದಳು.

ನೀರೆತ್ತುವ ರಾಟಯ ಹಾಗೆ ಮೌನವಾಗಿ ಮೂಗಿನಿಂದ ವಾಸನೆ ಎಳೆದುಕೊಂಡಳು.

ಯಾವುದೋ ಒಂದು ಸಂಜೆಯಾಗಿತ್ತು.

ವಿಕೋಲಿ ಸೈಷನ್‌ನ ಯಾವುದೋ ಲೋಕಲ್‌ಗೆ ಹತ್ತಿದ್ದರು. ಎಳ್ಳು ಹಾಕಲೂ ಸ್ಥಳವಿರಲಿಲ್ಲ ಆ ಡಬ್ಬಿಯಲ್ಲಿ, ಹ್ಯಾಂಗರನ್ನು ಮುಟ್ಟಿಯಲ್ಲಿ ಬಿಗಿಯಾಗಿ ಹಿಡಿದು, ವೇಗವಾಗಿ ಓಡುವ ಗಾಡಿಯಲ್ಲಿ ಒಬ್ಬರಿಗೊಬ್ಬರು ಅಂಟಿ ನಿಂತುಕೊಂಡಿದ್ದರು. ಬೆನ್ನು ಹಿಂಭಾಗದಲ್ಲಿ ಉದ್ದೀಪ್ತವಾಗುತ್ತ, ತಡೆತಡೆದು ನಿಶ್ಚಯಾಗಿ ಶ್ವಾಸಬಿಡುತ್ತ, ಬೆವರಿನಿಂದ ಒದ್ದೆಯಾದ ಪವಾರನ ಎದೆಯನ್ನು ಆಫ್ರಾಣಿಸುತ್ತ ದಾದರ ಸೈಷನ್‌ನವರೆಗೂ ಬಂದಿದ್ದಳು.

“ಗಂಡಸಿನ ಎದೆಯಲ್ಲಿ ಜಿಗುರಿದ ಕೂದಲಕಾಡು, ಮೂಗಿನ ಕೆಳಗೆ ಹಬ್ಬಿದ ಪೋದಮೀಸೆ, ಪಕ್ಕದಲ್ಲಿ ಚಲಿಸುವ ತೋಳಿನ ಮೀನಬಿಂಡಗಳು ಗಂಡಸುತ್ತನದ್ದಲ್ಲ. ದಟ್ಟ ಪೋದೆಗಳ ಮರೆಯಲ್ಲಿ ಶಿಕಾರಿಯನ್ನು ಮೂಸುತ್ತ ಮೌನವಾಗಿ ಕುಳಿತ ಜಿರತೆಯ ಕಣ್ಣಗಳು.

“ಜಿರತೆಯಲ್ಲಿ ಪುರುಷನ ಬೆಳಕು ಹುಡುಕಿದರೂ ತೋಧಿಸಲಾಗುವುದಿಲ್ಲ, ದಡ್ಡಿ! ನನಗೆ ಇಷ್ಟವಾದವರು ನಿಜವಾದ ಗಂಡಸರು. ಕೇಳು, ನನಗೆ ಎಂಥ ಪುರುಷರು ಇಷ್ಟ? ಕೇಳಲ್ಲ! ಕೇಳೇ!”

“.....”

“ಬಾಯಲ್ಲಿ ನಾಲಗೆ ಇದ್ದರೆ ಕೇಳೇ! ಬಿಡು, ನಾನೇ ಹೇಳೇನೇ! ಪೋದೆಗೂದಲು ಇಲ್ಲದ ಎದೆ, ಮಾಂಸಲವಾದ ತೋಳು, ಮೀಸೆ ಬೋಳಿಸಿದ ಹೋಳಪಿನ ಮುಖ ನನನ್ನು ಆಕಷಿಸುತ್ತದೆ. ಪ್ರೇಮಿಸಲು ಯೋಗ್ಯಾದವರು ಅನಿಸುತ್ತದೆ”.....

“.... ಅಂದರೆ, ಜೋನೀ, ಜಪಾನೀ, ಬರ್ಮೀ, ಥಾಯ್, ಮಂಗೋಲಿಯನ್ ಪ್ರಜಾತಿಯ ಗಂಡಸರು ನನಗೆ ಗಂಡಸರಾಗಿ ಅನಿಸುತ್ತವೆ. ಹಿಂದುಸ್ತಾನೀ ಗಂಡಸರು, ಗಂಡಸು-ಕರ್ಮ-ಕರಣಿಗಳು!”

“ನಿನ್ನಂತಹ ಮೂರ್ಖ ತಪ್ಪಲ್ಲ, ದೋಷವಿರೋದು ಅನುಕೂಲಕರವಾದ ಮಾನಸಿಕತೆಯದು. ನಿನ್ನ ಅಮೃತ, ಬಿಕ್ಕಮೃತ, ಅತ್ಯ, ಕಚ್ಚಿ, ಅತ್ತಿಗೆ ಮುಂತಾದವರಿಂದ ಗಂಡಸುತ್ತನದ ಇದೇ ಪದಕಗಳ ವಿಶೇಷತೆಯನ್ನು ಕೇಳಿದೀರು ನೀನು... ನಿನ್ನದೇ ಬುದ್ಧಿಯನ್ನು ಓಡಿಸಲಿಲ್ಲ...”

“ಈಗ ಸ್ವಲ್ಪ ವಿಕ್ರಮನ ಪಾಣಿ-ಪತ್ರ ಕೇಳು...”

“ಒಂದು ದಿನ ಅವನ ಜೊತೆ ಅಖಾಡಾದಲ್ಲಿ ನನ್ನ ಇಷ್ಟವನ್ನು ಹೇಳುತ್ತೋ, ತುಟಿಯ ಮೇಲ್ಮೆಡೆ ಕೆವಿದ ಚುಚ್ಚುವ ಮೀಸೆಯನ್ನು ಬೋಳಿಸಿಕೊಂಡ ಅವನು. ಜೊತೆಗೆ ಎದೆಯ ಮೇಲೆ ಹರಡಿದ್ದ ಕೂದಲುಗಳ ಮೇಲೆ ಮನೆಗೆ ಹೋಗಿ ತಾನೇ ರೇಜರ್ ಆಡಿಸಿಕೊಂಡ.”

ಬಿಡಿಸಿಟ್ಟ ದಾಳಿಂಬೆಯಂತೆ ಸ್ಕೃತಾ ಕಿಲಕಿಲನೆ ನಕ್ಕಳು.

ನಿಲ್ದಿಪ್ಪನಾಗಿ ಒಮ್ಮೆ ಅವಳತ್ತ ನೋಡಿದಳು ಅವಳು.

೩೨೦ / ಆವಿಗೆ

“ತಾಗ ಗೊತ್ತಾಯಿತು. ನಿನ್ನಂತಹ ಹುಡುಗಿಯರು ಹುಡುಗರ ಕೆವಿಯನ್ನು ತಾತು ಮಾಡಿಸಿದ್ದಪ್ರೇ ಅಲ್ಲ, ಅವರ ತಲೆಯ ಮೇಲೆ ಬಣಿಬಣಿದ ಜಡೆಗಳನ್ನು ತಾಗಾಡಿಸುತ್ತೆ, ಅವರನ್ನು ಗಂಡಸರ ಬದಲಾಗಿ ಹೆಂಗಸರನ್ನಾಗಿ ಮಾಡುವುದರಲ್ಲಿ ತೋಡಗಿದ್ದೀರಿ. ಕಾಡಿಗೆ— ಬಿಂದಿ ಮಾತ್ರ ಉಳಿದಿದೆ ಇನ್ನು! ಅದಕ್ಕೂ ಇನ್ನು ಹೆಚ್ಚು ಸಮಯ ಹಿಡಿಯಲಿಕ್ಕೆಲ್ಲ....”

“ಸಾಕು, ಸುಮ್ಮಿನಿರು! ನಿನ್ನ ಬುದ್ಧಿಯ ಸರಪಳಿ ಕಳಚಿ ಸ್ವಲ್ಪ ಬೆಳಕಿಗೆ ಬಿಡು...” ಗಂಡಸನ್ನು ಅಥವ ಹೆಂಗಸು ಮಾಡಿದ ಹೊರತು ಆ ದುಷ್ಟ ಜಂತುವಿನ ಮೇಲೆ ಸವಾರಿ ಮಾಡೋದಕ್ಕೆ ಆಗುತ್ತೇನೇ?”

ಒಮ್ಮೆಲ್ಲೇ ಸ್ಕೃತಾಳ ಸ್ವರ ಪಿಸುಮಾತಿನಲ್ಲಿ ಬದಲಾಗಿತ್ತು.

“ಸ್ವಲ್ಪ, ನನ್ನ ಸುತ್ತುತ್ತಿರುವ ತಲೆಯ ಮೇಲೆ ಒಂದು ಕೊಡ ನೀರು ಸುರುವು, ನಿನಗೆ ಈ ಗಂಡಸರ ಕುರಿತು ಯಾವಾಗಿನಿಂದ ಅಭಿರುಚಿ ಶುರುವಾಯಿತು?”

“ನಿನಗೆ ಹೆಂಗಸರು ಇಷ್ಟವಾಗತೊಡಗಿದಾಗಿನಿಂದ.”

“ಹುಡುಗಿ... ಹಾಗೆ ದಾರಿಗೆ ಬಾ! ಅದರೆ ನಿಜ ಹೇಳಬೇಕು ಅಂದ್ರೆ ನೀನು ಹೆಂಗಸರಿಗೂ ಲಾಯಕ್ವಾದವಳಿಲ್ಲ. ಎಲ್ಲಿಯಾದರೂ ಯಾವುದಾದರೂ ಹಿಜಡಾನನ್ನು ಪೀಠಿ ಮಾಡಿದೀಯೇನೇ... ಏರಾಬಾಯೀ...!”

ನಗುವಿನ ಉಬ್ಬರವನ್ನು ತಡೆದುಕೊಳ್ಳಲಾರದೆ ಅವಳು ತನ್ನ ಹೊಟ್ಟೆ ಹಿಡಿದುಕೊಂಡಳು.

“ಸೂಚನೆ ಕೊಡಲಾ? ಅವನ ಎದೆಯಮೇಲೆ ಪ್ರೋದೆಗಟ್ಟಿದ ದಟ್ಟ ಕಾಡೇ ಇದೆ.”

“ಬುದ್ಧಿಯಿಲ್ಲದವಳು! ಹಿಜಡಾಗಳ ಎದೆಯ ಮೇಲೂ ಕಡಿಮೆ ಕೂದಲು ಇರುವುದಿಲ್ಲ. ಮೇಲಾಗಿ ಕರಡಿಯ ಚರ್ಮದ ಹಾಗೆ ಬೆರೆತುಬಿಟ್ಟಿರುತ್ತದೆ.”

ನಗುವಿನ ಉಳಿದ ದಾಳಿಂಬದ ಬೀಜಗಳನ್ನೂ ಚೆಲ್ಲಿದ ಅವಳು ಸ್ವಲ್ಪ ಗಂಭೀರಳಾದಳು.

“ಪವಾರನನ್ನು ಭೇಟಿಯಾಗಿದ್ದೆ ಅಲ್ಲವಾ?”

“ಆಂ...ಆಂ... ಹೂಂ, ಸಿಕ್ಕಿದ್ದೆ.... ನಿನ್ನ ಟ್ರೈಡ್ ಯೂನಿಯನ್ ಕಾರ್ಯಾಲಯದಲ್ಲಿ ಯಾಕೆ?”

“ಹೇಗೆ?.... ಗಂಡಸಾ?”

“ಯಾರು?.... ಪವಾರ?”

“ಪವಾರ”

“ಗಂಡಸು? ಪವಾರ ಗಂಡಸಲ್ಲ, ಬಟಕಾಟೆ ಒಡೆ ಅವನು.... ಬಟಕಾಟೆ ಒಡೆ. ನಿನ್ನ ವಶದಲ್ಲಿಲ್ಲದ ಗಂಡಸನ್ನು ಹುಡುಕಬೇಡ. ನಿನಗಾಗಿ ನಾನೇ ನೀರಿನೊಳಗೆ ಬಿದಿರುಕೋಲು ಮುಳುಗಿಸಿ ಕೂತುಕೊಳ್ಳಬೇಕು ಅನಿಸುತ್ತದೆ...”

ದಾದರ ಪ್ಲಾಟ್‌ಫಾರ್ಮ್ ಮೇಲೆ ಕಾಲಿಡುತ್ತಲೇ ಅವಳು ಮನಸ್ಸಿನಲ್ಲಿಯೇ ನಕ್ಕಳು. ತನ್ನ ಜೊತೆ ಹೆಚ್ಚೆ ಹಾಕುತ್ತಿದ್ದ ಪವಾರನ ಕಡೆ ಕಣ್ಣ ಶೊನೆಯಿಂದ ನೋಡಿದಳು.

ಸ್ಕೃತಾ ಎಷ್ಟೇ ಬಡಬಡಿಸಲಿ. ಬಟಾಟೆ ಬಡಾದ ಎದೆ ಉಪೇಕ್ಷೆ ಮಾಡುವಂತಹದೇನೂ ಅಲ್ಲ.

ಸೇಶೆವೆಯ ರೇಲಿಂಗನ ಸಹಾಯಿಂದ ಜನಸಂದರ್ಭಿಯಿಂದ ಹೇಗೋ ಬಚಾವಾಗುತ್ತ, ಮೆಟ್ಟಿಲುಗಳನ್ನು ಏರುವಾಗ, ಪವಾರ ಪಶ್ಚಿಮಾಪ ತುಂಬಿದ ದನಿಯಲ್ಲಿ ಅವಳ ಕ್ಷಮೆ ಕೇಳಿದ. ಡಬ್ಬಿಯಲ್ಲಿ ಅಷ್ಟೇಂದು ಪ್ರಮಾಣದ ಜನ ಇರುತ್ತಾರೆ ಅಂತ ನಂಬಿಕೆ ಇರಲಿಲ್ಲ ಅವನಿಗೆ. ಏರುತ್ತ ಇಳಿಯತ್ತ ನುಗ್ನತ್ತ ಇರುವ ಜನಸಂದರ್ಭಿಯಿಂದಾಗಿ ಡಬ್ಬಿಯೋಳಿಗೆ ನಿರ್ರೀತವಾದ ಗ್ರಾಸ್ ಥೀಂಬರ್‌ನ ಸಹಜ ಲೆಕ್ಕ ಹಾಕಲೂ ಸಾಧ್ಯವಿರಲಿಲ್ಲ. ಅಷ್ಟು ಉಸಿರುಕಟ್ಟಿಸುವ ಧಗೆ-ಕಾವು.

ನಂತರ ಅವಳಿಡನೆ ಒತ್ತಾಯ ಮಾಡುತ್ತಿರುವವನಂತೆ ಹೇಳಿದ—“ನೀನು ನನೋಂದಿಗೆ ಪುರುಷರ ಡಬ್ಬಿಯಲ್ಲಿ ಹತ್ತು ಎಂದು ನಾನಂತೂ ಹೇಳಲಾರೆ. ನೀನು ಆರಾಮಾಗಿ ಮಹಿಳೆಯರ ಡಬ್ಬಿಯಲ್ಲಿ ಹತ್ತು, ಸಾಂತಾಕ್ರಾಸನಲ್ಲಿ ಇಳಿದ ನಂತರ ಇಬ್ಬರೂ ಸೇರಿದರಾಯಿತು.”

ಮರುಕ್ಕೊ-ಅವಳು ವಿಚಾರ ಮಗ್ಗಳಾಗುವುದಕ್ಕೆ ಮುಂಚೆಯೇ ಅವನು ಹೊರಳಿ ಹೇಳಿದ “ನಾನೇನೋ ಹೀಗೆ ಹೇಳುತ್ತಿದ್ದೇನೆ. ಆದರೆ ಮಹಿಳೆಯರ ಡಬ್ಬಿಯಲ್ಲಿ ಏನು ಕಡಿಮೆ ನೂಕನುಗ್ಗಲು ಇರುವುದೇ?... ಜನಸಂದರ್ಭಿ.... ಮೇಲಾಗಿ ಮಾತನಾಡಲು ಸಾಧ್ಯವಾಗದ ಶಿಕ್ಷೆ.... ದಾರಿ ಸಾಗೋದೇ ಕಷ್ಟ... ಜೊತೆಯಲ್ಲಿ ಹೋಗೋದೇ ಒಳ್ಳೆಯದು... ವಾಸ್ತವವಾಗಿ ನೀನು ಮುಖಿಂಬಿಯಾಗಲು ಹಿಂಜರಿಯೋದರಿಂದ, ನಿನ್ನಾಡನೆ ಮಾತನಾಡುವುದರಲ್ಲಿಯೇ ಒಂದು ಶಿಂಡಿ ಇರುತ್ತದೆ. ನಿನ್ನಂಥ ಮೂಕ ಕೇಳುಗ ನನಗೆಲ್ಲಿ ಸಿಗ್ಗಾರೆ ಹೇಳು?”

ಅವನ ಕಟಾಕ್ಕವನ್ನು ಅನ್ಯಥಾ ಭಾವಿಸದೆ ಅವಳು ಸಹಜ ಭಾವದಿಂದ ಪವಾರ ಹೇಳಿದ್ದನ್ನು ಒಫ್ಫಿದಳು. ಕೆಲವು ತಿಂಗಳು ಹಿಂದಿನವರೆಗೆ ಅವಳು ಗಂಡಸರ ಡಬ್ಬಿಯಲ್ಲಿ ಪ್ರಯಾಣ ಮಾಡುವುದು ಹಾಗಿರಲಿ, ಗಂಡಸರ ಡಬ್ಬಿಯಲ್ಲಿ ಮರೆತೂ ಕೂಡ ಕಾಲಿಡಲೂ ಅಂಜುತ್ತಿದ್ದಳು.

ಆದರೆ ಹಷಾರ ಜನಸಂದರ್ಭಿಯ ಒತ್ತೆಡರಿಂದ ತಪ್ಪಿಸಿಕೊಳ್ಳಲು ಅವಳಿಗೆ ಒಂದು ಉಪಾಯ ಹೇಳಿದಳು. ಯಾವಾಗಲೇ ಸಂದರ್ಭಿಯ ಮದ್ದದಲ್ಲಿರಲಿ, ಪರಿಸ್ಥಿತಿನಿಂದ ಸೂಜಿಯನ್ನು ತೆಗೆದು ಕ್ಷೇಯಲ್ಲಿ ಅಡಗಿಸಿಟ್ಟುಕೊಳ್ಳಲಿ. ಯಾವ ಕಡೆಯಿಂದ ಅಸುರಕ್ಷಿತತೆಯುಂಟಾಗುತ್ತದೆಯೋ, ಮೌನವಾಗಿ ಸೂಜಿಯಿಂದ ಚುಚ್ಚಲಿ.

ಮುಷ್ಟಿಯಲ್ಲಿ ಸೂಜಿಯನ್ನು ಅಡಗಿಸಿಟ್ಟು, ಸಂದರ್ಭಿಯನ್ನು ಎದುರಿಸುವ ಸಂಗತಿ ಪವಾರನಿಗೆ ನಗು ಬರಿಸಿತು. ನಗುವನ್ನು ಸಂಯಮಿಸಿಕೊಂಡ ಅವನು ವಿನೋದದ

ಧಾಟಯಲ್ಲಿ ಹೇಳಿದ. ಸೊಂಟಕ್ಕೆ ವಿಡ್ಗಳನ್ನು ಕಟ್ಟಿಕೊಂಡು ಹೊರಬಿದ್ದರೂ ಸಮಾಜದಲ್ಲಿ ನೀವು ಸುರಕ್ಷಿತವಾಗಿರುವದು ಕಷ್ಟ. ಸಮಯ ಬಂದಾಗ ಯಾವುದಾದರೂ ಯೋಗ್ಯವರ-ಮನೆ ಸಿಕ್ಕರೆ ಮಹ್ಕಳಿಗೆ ಜನ್ಮ ಕೊಡುತ್ತೆ, ಜನಿಸಿದವರಿಗೆ ಕಾಡಿಗೆ-ಬೊಟ್ಟಿ ಇಡ್ತಾ, ಅವರನ್ನು ದೇಶ-ಸಮಾಜದ ಸದ್ಯಥ ಪ್ರಸ್ತಿಗಳನಾಗಿ ಮಾಡು. ನನ್ನ ಮಾತನ್ನು ಅನ್ಯಥಾ ಭಾವಿಸಬೇಡ ಯೋಚಿಸು. ಪ್ರತಿ ಎರಡು ಮೂರು ವರ್ಷಕ್ಕೆಲ್ಲಮ್ಮೆ ಒಂಬತ್ತು ತಿಂಗಳು ಹೊಕ್ಕೆ ಉಬ್ಬಿಸಿಕೊಂಡು ಬದುಕುವ ಹೆಂಗಸು ಯಾವ ಬಲದ ಮೇಲೆ ಗಂಡಸನ್ನು ಎದುರಿಸಬಲ್ಲಳು. ಬರೆದಿಟ್ಟುಕೋ, ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕ ಕಳೆಯುತ್ತಿದ್ದಂತೇ ಸಂಪೂರ್ಣ ವಿಶ್ವದ ಒಳ್ಳೆಯ ಮಹಿಳೆಯರು ಆಳವಾದ ಚಿಂತನ-ಮನನ ಮಾಡತೋಡಗುತ್ತಾರೆ. ಅವರ ಏಕಮಾತ್ರ ಶೈಷ್ವ ಸ್ವರೂಪವೆಂದರೆ ಜನನಿ, ಕೇವಲ ಜನನಿ. ತಾಯಿಯಾಗುವುದೇ ಅವರ ಸ್ತ್ರೀತ್ವದ ಸಾಫ್ರಕತೆ. ಅದೇ ಅವರ ಅಜೀಯ ಶಕ್ತಿ ಹಾಗೂ ಪುರುಷ ಆಶ್ರಯದಲ್ಲಿಯೇ ಅವರ ಸಂಪೂರ್ಣ ಸುರಕ್ಷಿತತೆ. ಯಾವ ಕ್ಷಣದಲ್ಲಿ ಮಹಿಳೆಯರು ಪರಮಪುರಾತನ ಆಧುನಿಕತೆಯ ಅರಿವಿನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೋ ಆಗ ಸಮಸ್ತ ವಿಶ್ವ-ಸಮಾಜ ವಿಜ್ಞೇದನೆಯ ತೊಂದರೆಯಿಂದ ಮುಕ್ತವಾಗಿ ಪರಸ್ಪರ ಪೂರಕವಾದ ವ್ಯವಸ್ಥೆಯಲ್ಲಿ ಬದುಕುತ್ತದೆ. ಮುರಿದ ಸಂಸಾರಗಳ ದಿಗ್ಭೂತಿ ಸಂತಾನಗಳು ಗಾಂಜಾ ಸೇವಿಸುವವರು, ಭಂಗಿ ಸೇವಿಸುವವರು, ಹೆಂಡ ಕುಡಿಯುವವರು ಮತ್ತು ಹಿಂಸೆ ಮಾರುವವರು ಆಗದೆ ಬಜಾವಾಗುತ್ತಾರೆ. ಕಳ್ಳಭಟ್ಟಿ ನಿಂತುಹೋಗುತ್ತದೆ-ಭಿಲ್ಲಿನ ಹೊಡೆದಾಟ- ಬಡಿದಾಟಗಳ ಬೇಸರದ ವಿಷಯದ ಬದಲಾಗಿ ಸಾಹಿತ್ಯದ ರಚನೆಯಾಗಳೊಡಗುತ್ತದೆ. ಅಮರೀಶಪುರಿ ಹಾಗೂ ಪರೇಶರಾವಲ ಖಳಗಾಯಿಕ ಪಾತ್ರ ಬಿಟ್ಟು ಥಿಲ್‌ಗಳಲ್ಲಿ ಅಜ್ಞನ ಪಾತ್ರ ಧರಿಸಿ ಮೊಮ್ಮೆಕ್ಕಳಿಗೆ ಕತೆ ಹೇಳತೋಡಗುತ್ತಾರೆ. ಪ್ರೇಮಚಂದರ ಕತೆ ಇದೆಯಲ್ಲ, ‘ನಮಕ ರಾ ದರೋಗಾ’ ಮುಂತಾದವುಗಳನ್ನು ಮತ್ತು ಶತಮಾನದ ಹಳೆಯರಾಗ ‘ಕುಟುಂಬ’ವನ್ನು ಆಲಾಟಿಸುತ್ತು ಭಾರತೀಯ ಕೌಟಿಂಬಿಕ ಪರಂಪರೆಯನ್ನು ಪ್ರನಃ ಪ್ರತಿಷ್ಠಾಪನೆ ಮಾಡುತ್ತಾರೆ.”

ಲುದ್ದೋಧನೆಯ ಧಾಟಯಲ್ಲಿ ಹೇಳಿದ ಪವಾರನ ವಿಚಾರದಿಂದ ಆಕೆ ಸ್ವಲ್ಪವೂ ವಿಚಲಿತವಾಗಲಿಲ್ಲ. ಆದರೆ ಈ ಸಮಯದಲ್ಲಿ ಮೌನವಾಗಿರುವುದೇ ಅನವಶ್ಯಕ ವಿವಾದಗಳಿಂದ ತಪ್ಪಿಸಿಕೊಂಡು ಉಳಿಯುವ ಏಕಮಾತ್ರ ವಿಕಲ್ಪವೆಂಬುದು ಅನುಭವಕ್ಕೆ ಬಂತು. ಆದರೆ ಅವಳ ಮೌನವು ಪವಾರನನ್ನು ಉತ್ತೇಜಿತಗೊಳಿಸಿತು.

“ಯೋಚನೆ ಮಾಡಿ ನೋಡು, ನಮ್ಮ ಮನೆ ಸಮಾಜಗಳಲ್ಲಿ ಸ್ತ್ರೀಗೆ ಎಂಥ ಪ್ರತಿಷ್ಠೆ ಇತ್ತು, ಅದು ವಿಶ್ವದ ಬೇರೆ ಯಾವುದೇ ಮನೆ-ಸಮಾಜಗಳಲ್ಲಿ ಇರಲಿಲ್ಲ. ಆಕೆ ತನ್ನ ಸ್ವಾತಂತ್ರ್ಯದ ಮುಂದಾಳುತನವನ್ನು ಘೋಷಿಸುತ್ತೆಂದ್ದರೂ, ಒಂದು ಎಲ್ಲೆಯವರಿಗೆ ಆಕೆ ಭೋಗ್ಯಳಿಂಬ ಪರಿಭಾಷೆಯಿಂದ ಮುಕ್ತಳಾಗಲು ಸಾಧ್ಯವಾಗಿದೆಯೇ ಯೋಚಿಸು. ಯೋವನದ ಉಪ್ಪು ಉಬ್ಬಿ ಇರುವವರೆಗೆ ಆಕೆ ಉಪಭೋಗದ ವಸ್ತುವೆಂಬುದೂ

స్వష్ట ఉపభోగ్యాలాగిరఖమదు, పరిచారికే కేలస మాడుత్తిరఖమదు.... ఆదరే వాస్తవికతేయన్న ఆఁ మరేయలు సాధ్యాఁ? ఒలీయల్లి సుష్టు బటాటేయ హాగే నిరిగెగొళ్ళుత్త ఆఁ పురుషన కామ్య వస్తువూ ఆగిరలారఖు, కుటుంబక్కే జప్పరవూ ఆగిరలారఖు. మక్కలిగే సేరగూ ఆగిరలారఖు! సిఎబిబిట్ట ఒరణేయ హాగే వ్యధాశ్రమదల్లి బిడలు అనివాయ్ లాగిరుత్తాఁ. వ్యధ పురుషర స్థితి భిన్నాఁ ఎందు నీను తక్క మాడబమదు. ఆడి, తిందు-ఉండు తృప్తవాద పురుషనిగే హోలిసిదరే, హసిద, బాయారిద, అత్యప్త, దలిత స్త్రీయ వేదనేయింఖుదు కట్టల బావియ జడపడికే... జడపడికే!

“మరళి లక్ష్మీ కోడు, నమ్మ కౌటుంబిక పరంపరేయల్లి హెణ్లు వయస్సుదంతే ప్రోఫ్, ముదుకి, బేయిసిద ఆలూ హాగే సుక్కగట్టిమోడగుత్తాళ్లు, ఆగ హెజ్జెన్ మాన-సమ్మానగళ అధికారిణీయాగి, మక్కలు సోసేయిందిరు, మోమ్మక్కళ మేలే అధికార జలాయిసతోడగుత్తాళే. కుటుంబ అష్టే అల్ల, ఇడీ హళ్లి, గ్రామ, గల్లి, మోహల్లాద జనరెల్ల అవళ పాద ముట్టి నమస్కరిసుత్తారే. ముందాఖువాగిద్ద బేతాళనంతప కహోర పతికోడ, అవకాశ సిగుత్తలే కురియ హాగే మ్యా మ్యా గుట్టుత అవళ హిందే ముందే ‘జీ ముజూరి’ మాడుత్త తిరుగతోడగుత్తారే. ‘కోనే ఒళ్ళీయదాదరే ఎల్లవూ ఒళ్ళీయదు’ ఎంబ శేలియల్లి.”

ఒమ్మె హోరళి నోడిదఖు. బయసదేయే బాయింద ఒమ్మెలే హోరబిత్తు.

“నిమ్మ వ్యసనియాద అష్టున హాగే...”

“హేళు...హేళు... ఆదరే నిన్న అష్టున బగ్గె రియాయతి యాకే?”

“మనె హాగూ కేలసగళ నడువే అవరెందూ అసమతోఱ మాడలిల్ల.”

“నీను హేళువుదు సత్యవాదరే, నిన్న జ్ఞాలాముఖి తాయియ ఒళగుట్టేను? యాకే అవళల్లి అంధా లాఘా ఇదే?”

“పతి మనుష్ణనిగూ అవనదే స్వభావ ఇరుత్తదే. ననగే అనిసోఁ హాగే నన్న అమ్మ హుట్టినిందలే అసంతృప్త జీవ.”

“అవళ పతి మత్తు నిన్న విలేషణ్ణ అష్టున టిప్పణియన్న మరుకళసుత్తిదీయా? నీను నిన్న అమ్మన బగ్గె మమతేయే ఇల్లదవళంతే వత్తిసుత్తిల్లవా?”

“తప్ప, నన్న తందేయవరు ఎందూ తమ్మ టిప్పణియన్న మక్కళ మేలే హేరువుదిల్ల. ఎందూ అవరన్న ప్రభావిసువ-బ్రమేయన్నంటు మాడువ ప్రయత్నవన్నా మాడువుదిల్ల. బదలిగే అప్పాజి యావాగలూ తమ్మ ఏవేకద బళశేగే ఒత్తుకొడుత్తారే.... మత్తు అమ్మనిగే అప్పాజి బహళ గౌరవ హొడుత్తారే.

೩೨ / ಆವಿಗೆ

ನನಗೆ ಅನಿಸೋ ಹಾಗೆ, ನಮ್ಮ ಮನೆಯಲ್ಲಿ ಪುರುಷನೇ ಶೋಷಿತ, ಸ್ತೀಯಲ್ಲ.”

ಸಾಂತಾಕುಜ್ಞ ಸ್ವೇಶನಿನ ಅಟ್ಟಣಿಗೆ ದಾಟಿ ಪೂರ್ವಕ್ಕೆ ತಲುಪಿ, ಎಡಗಡೆಯ ಪುಟ್ಟಪಾಥ್ ಹಿಡಿದರು.

ಸಿಕ್ಕಿಹಾಕಿಕೊಂಡ ಮನಸ್ಸನ್ನು ತಿರುಗಿಸುವುದು ಯಾಕೆ? ಪ್ರಾರಂಭದಲ್ಲೇನೋ ಸ್ವಲ್ಪ ಸಂಕೋಚವಾಗಿತ್ತಂಬ ಮಾತ್ರ ಬೇರೆ. ಸಿಡಿಮಿಡಿಗೋಳಿಸುವ ಅವನ ಮಂಡನೆಯನ್ನು ಕೇಳಿ ಅವಳು ಹತತ್ಪುಫಳಾಗಿದ್ದಳು.

ಕಾರ್ಮಿಕರ ಯೂನಿಯನ್‌ನ ನಿಷ್ಪಾವಂತ ಕಾರ್ಯಕರ್ತನಾಗಿದ್ದ್ವಾ ನೀವು ಶ್ರಮಕ್ಕೆ ಬೆಲೆ ಕಟ್ಟುವಾಗ ಸ್ತ್ರೀಪುರುಷರ ಭೇದದ ವಿರುದ್ಧ ಹೋರಾಟ ಪ್ರಾರಂಭಿಸಿದ್ದೀರಲ್ಲ.

“ಹೌದು, ಪ್ರಾರಂಭಮಾಡಿದೇನೆ.”

“ಅದರೆ ಸ್ವಂತದ ಸಂದರ್ಭದಲ್ಲಿ ನಿಮಗೆ ಈ ವಿಚಾರಗಳ ಬಗ್ಗೆ ಸಮ್ಮತಿ ಇದೆಯಾ?”
“ಹಾಂ.... ಅದಕ್ಕೆ ಕಾರಣವಿದೆ.”

“ವಿನದು?”

“ವಾಸ್ತವವಾಗಿ ವಿದಂಬನೆಯೇನೆಂದರೆ, ಕೌಟಂಬಿಕ ಜೀವನದಲ್ಲಿ ಹೆಂಗಸರು ಗಂಡಸರನ್ನು ವಿರುದ್ಧ ಪಕ್ಷದವರಂತೆ ಮಾಡುತ್ತಾರೆ.”

“ಹಾಗೆ ವಿರುದ್ಧ ಪಕ್ಷದವರಾಗಲು ಪುರುಷರೇನೂ ದೋಷವಿಲ್ಲವಾ?”

“ಗುಣದೋಷದ ಪ್ರಶ್ನೆಯಲ್ಲ. ಆದರೆ ಸಮಾಧಾನ, ತಿರಸ್ಕಾರವಲ್ಲ. ನಾನು ನಿನ್ನ ಮಾತಿಗೇ ಮರಳುತ್ತೇನೆ. ಈಗ ಸ್ವಲ್ಪ ಹೊತ್ತಿನ ಮೊದಲು ನೀನು ನಿನ್ನ ಅಪ್ಪಾಜಿಯ ಸಂದರ್ಭದಲ್ಲಿ ಏನು ಹೇಳಿದ್ದೇ?”

“ಅಪ್ಪಾಜಿ ಅಪವಾದವೂ ಆಗಿರಬಹುದು.”

“ಅಂಥ ಅಪವಾದಗಳು ಅನೇಕ ಇರಬಹುದು. ಇರಲಿ, ಈಗ ಪುರುಷನು ತನ್ನ ಸಾಮಂತೀಯ ವಿಚಾರದ ಕುತ್ತಿಗೆಗೆ ಕಲ್ಲು ಬಿಗಿದು ಮುಳುಗಿಸುವ ಕೆಲಸದಲ್ಲಿ ತತ್ತರನಾಗಿರುವಾಗ, ಹೆಂಗಸರು ವಿಶಂಡವಾದವನ್ನು ಯಾಕೆ ಎಬ್ಬಿಸುತ್ತಿದ್ದಾರೆ? ಪುರುಷನೇನೂ ಸ್ತೀಯರ ವಿರುದ್ಧ ಪ್ರತಿಕಾರದ ಆಂದೋಲನವನ್ನು ಎಬ್ಬಿಸುತ್ತಿಲ್ಲವಲ್ಲ!”

“ಹಾಗೆ ಎಬ್ಬಿಸುವುದು ಸಾಧ್ಯವೂ ಇಲ್ಲ. ಆಂದೋಲನದ ಭೂಳಾದಲ್ಲಿ ಅನ್ಯಾಯದ ಚೋಕ್ಕಣಿರುತ್ತವೆ ಅಲ್ಲದೆ ಸಮಾನತೆಯ ಹಾಸಿವು ವಿಮುಖಿತೆಯಲ್ಲ.”

“ಇಲ್ಲವಾದುದನ್ನು ನೀವು ಬಲವಂತವಾಗಿ ಯಾಕೆ ಹುಡುಕ್ಕು ಇದೀರಿ? ಸಾವುಂತಿಕೆಯೂ ಉಸಿರುಗಟ್ಟಿಸುವ ಸ್ಥಿತಿಯಿಂದ ವುಕ್ತವಾಗುವುದೆಂಬ ಫೋಷಣೆಯಿದೆಯಲ್ಲ, ಅದು ಕೇವಲ ಮಾತಿನ ಜಮಾ ಖಚು ಮಾತ್ರ. ಆಚಾರ ವೃವಹಾರಗಳಲ್ಲಿ ಅದರ ತಿಲಮಾತ್ರದ ಅನುಸರಣೆಯೂ ಇಲ್ಲ.”

ಪವಾರನು ಅವಿಶ್ವಾಸದಿಂದ ಅವಳ ಕಡೆ ನೋಡಿದ.

“ಜನ್ಮಾಗಿ ರಂಗೇರಿಸಿದಿರಿ ಸಂಪಾದಕ್ಕೆ.”

ಅವಿಗೆ / ೨೫

“ಫಾಟಕೋಪರ ರೇಲ್ಸ್ ಲೈನ್ಸ್‌ನ ವೇಶ್ಯೆಯರ ಬಾಜಾರ್‌ದಲ್ಲಿ ನಿನ್ನೆ ಬೆಳಿಗೆ ವಿಮಲಾಚೆನ್ ನಡೆಸಿದ ‘ಜಾಗ್ರತ್ರಾಗಿರಿ’ ಸಭೆಯಲ್ಲಿ ನೀನು ಇದ್ದೆ ಅಲ್ಲವಾ?”

“ಇದ್ದೆ.... ಯಾಕೆ?”

“ಪಾಳೇಗಾರಿಕೆಯ ದರ್ಜೆ ಎಂಬುದು ಅವಳಿದೇ ಆಸ್ತಿ. ಚನ್ನಾಗಿ ಅಭ್ಯಾಸ ಮಾಡಿಕೊಂಡಿದಾಳೆ ಪಾಳೇಗಾರಿಕೆಯ ದರ್ಜೆವನ್ನು ಜನರ ನಾಲಗೆಯ ಮೇಲೆ ಚಲಾವಣೆಗೆ ಬರಲು ಸಮಯ ಹಿಡಿಯೋದಿಲ್ಲ.”

“ಅವರ ಅನೇಕ ಸುಧಾರಣೆ ಕಾರ್ಯಕ್ರಮದಲ್ಲಿ ಅವರ ಆಸ್ತಿಯಿದೆ.”

“ಹೌದು ಇದೆ ಮತ್ತು ಅದೆಲ್ಲದರ ಶ್ರೇಮಸ್ಸನ್ನು ಪಡೆಯಲು ನಾವು ‘ಕಾರ್ಮಿಕರ ಯೂನಿಯನ್‌ನ’ವರು ತಪ್ಪೋದಿಲ್ಲ. ಆದರೆ ಇದು ಒಂದಷ್ಟು ಗೂಂದಲವನ್ನು ಸಿದ್ಧಮಾಡಿದ್ದು ಬಿಟ್ಟರೆ, ‘ಆರೋಗ್ಯ ಜಾಗ್ರತ್ರಾಗಿ’ ಇವತ್ತಿನವರಿಗೆ ತನ್ನ ಲ್ಕ್ಷಣವನ್ನೇನೂ ತೋರಿಸಲಿಲ್ಲ. ಆ ಮಹಿಳೆಯರು ತಮ್ಮ ಜೀವನದ ಆರೋಗ್ಯಕರ ನಿರ್ವಹಣೆಗೆ ಕಾರಣಾನೆಗಳಲ್ಲಿ ದುಡಿಯಲು ಸಿದ್ಧರಾದ ಕಾರ್ಮಿಕರಾಗಿ ದೇಹವ್ಯಾಪಾರದ ಕೆಸರಿನಿಂದ ಹೊರಬರಲು ವೇಶ್ಯೆಯರೂ ಕಂಕಣಬದ್ಧರಾಗಿಲ್ಲ.”

“ನೀವೇನಂದು ಹೊಂಡಿದ್ದೀರಿ. ಅಂದೋಲನವೆನ್ನುವುದು ಅಲ್ಲಾವುದ್ದೀನನ ಮಾಯಾದೀಪವಲ್ಲ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ನಿಧಾನವಾಗಿ ಅರಿವಿಗೆ ಬರುತ್ತೆ ಹೋಗುತ್ತದೆ. ಆರೇಳು ಹೆಂಗಸರು ಆಗಲೇ ‘ಜಯಹಿಂದ್ ಆಯಿಲ್ ಮಿಲ್’ ಗೆ ಹೋಗಲು ಪ್ರಾರಂಭಿಸಿದ್ದಾರೆ.”

“ಆರೇಳು ಜನರಿಂದ ಆಗುವುದಾದರೂ ಏನು?”

“ಪ್ರಾರಂಭವಂತೂ ಆಗಿದೆಯಲ್ಲ. ಅವರನ್ನು ನೋಡ್ತೆ ನೋಡ್ತೆ ಉಳಿದವರಿಗೂ ಧ್ಯೇಯ ಮುಟ್ಟುತ್ತದೆ. ವಾಸ್ತವವಾಗಿ ಅವರ ಮನಸ್ಸಿನಲ್ಲಿ ಒಂದು ವಿಚಾರ ಕ್ರಾಂತಿಯನ್ನುಂಟು ಮಾಡಬೇಕು. ಒಳಗೆ ಮನೆಮಾಡಿರುವ ಸಂಶಯವನ್ನು ದೂರ ಮಾಡಬೇಕು. ಇನ್ನೂ ಅವರ ಮನಸ್ಸಿನಿಂದ ಭಯ ದೂರವಾಗಿಲ್ಲ. ಮಿಲ್ ಕೂಲಿಕಾರರಾದರೂ ತಮ್ಮ ದೃಷ್ಟಿಕ ಶೋಷಣೆ ತಪ್ಪತ್ವವೆಯೆಂದು ಏನು ಗ್ಯಾರಂಟಿ ಎಂದು ಅವರಿಗಿನಿಸುತ್ತದೆ. ಆದರೆ ನಾವು ಇದಕ್ಕೆ ಪರಿಹಾರ ಹೇಳಲಾರೆವು. ಅವರ ಮಧ್ಯದಿಂದ ಕೆಲವು ಸ್ತೀಯರು ಆಗಲೇ ಕೆಲಸ ಮಾಡಲು ಬಂದಿದ್ದಾರಲ್ಲ, ಅವರೇ ಹೇಳಬೇಕು ತಮ್ಮ ಅನುಭವಗಳನ್ನು. ಆಗ ಅವರಿಗೆ ಮನದಟ್ಟಾಗುತ್ತದೆ.”

“ನಿಶ್ಚಯವಾಗಿಯೂ ಅವರೇ ಸ್ತೀಯರು ವೇಶ್ಯೆಯ ಬಾಜಾರದಲ್ಲಿ ‘ಜಾಗ್ರತ್ರಾಗಿರಿ’ ಬಗೆಗೆ ಪ್ರೀತಿಯನ್ನು ಮುಟ್ಟಿಸುತ್ತಾರೆ.

ಪವಾರನ ತನ್ನಯಿತೆ ಅವಳಿನ್ನು ಸೂರ್ಯವಾಗಿಸಿತು.

“ನಿಮ್ಮ ಹಳ್ಳಿಯಲ್ಲಿ ನಿಮ್ಮ ತಂಡ ಸರ್ವಣಿಯೇಯರ ಮಲವನ್ನು ತಲೆಯ ಮೇಲೆ ಹೊರುತ್ತ ಬಹಳ ಕಷ್ಟ ಹಾಗೂ ವಿರೋಧದ ನಡುವೆಯೂ ಶಿಕ್ಷಣವನ್ನು ಹೇಗೆ

೩೨ / ಆವಿಗೆ

ಪ್ರಾರ್ಥನೆಗೊಳಿಸಿದರು ಎಂಬುದನ್ನು ನೀವು ಹೇಳಲೇ ಇಲ್ಲ. ಓ.ಬಿ.ಸಿ. ಯ ಸೌಲಭ್ಯದ ಸಹಾಯದಿಂದ ಒಳ್ಳಿಯ ಸರಕಾರಿ ನೋಕರಿಯನ್ನು ಪಡೆದರು. ಅವರೊಬ್ಬರು ಆ ವಾತಾವರಣದಿಂದ ಹೊರಬಂದರೆಂದು ಇಡೀ ಸಮಾಜದ ದಲಿತರು-ಶೋಷಿತರು ಆತಂಕ ಮತ್ತು ಅತ್ಯಾಚಾರಗಳಿಂದ ಮುಕ್ತರಾದರು ಎಂದೇನೂ ಅಧಿಕವಲ್ಲ. ಆದರೆ ಅವರೊಬ್ಬರು ಅಲ್ಲಿಂದ ಹೊರಬಂದದ್ದು ಹಳ್ಳಿಯ ಅನೇಕ ದಲಿತರಿಗೆ ಧೈರ್ಯವನ್ನು ಕಟ್ಟಿಕೊಟ್ಟಿರಬಹುದು.”

“ಅವರು ತಮ್ಮ ಅಸಹ್ಯಕರ ಕೆಲಸಗಳಿಂದ ಮುಕ್ತರಾಗಿ ಹೊರ ಬಂದಿದ್ದು, ನಿಮ್ಮ ಅಂತರಂಗದಲ್ಲಿ ಸಾಮಾಜಿಕ ಜೀತನದರ ಬೀಜವನ್ನು ಉರಿರಬೇಕು ಎಂದು ನನಗನಿಸುತ್ತದೆ. ಬಹುಶಃ ಅದರಿಂದಾಗಿಯೇ ದಲಿತರ ಮೂಲಭೂತ ಅಧಿಕಾರವನ್ನು ದೊರಕಿಸಿಕೊಡಲು ನೀವು ಅವರ ಪರವಾಗಿ ನಿಂತು ಎಚ್ಚರಿಸಲು ನಿಮ್ಮನ್ನು ಸಿದ್ಧಗೊಳಿಸಿರಬೇಕು. ನಿಮ್ಮ ಧೈರ್ಯವೇನು ಎಂಬುದು ಎಲ್ಲರಿಗೂ ಗೊತ್ತು. ಸುಮಾರು ಇಪ್ಪತ್ತರಷ್ಟು ಸಾವಿರ ದಲಿತ ಕಾರ್ಮಿಕರ ಬಂಬಲ ನಿಮಗೆ ಇದೆಯೆಂಬುದೂ ಎಲ್ಲರಿಗೂ ಗೊತ್ತಿದೆ. ಈ ಇಪ್ಪತ್ತರಷ್ಟು ಸಾವಿರ ಕಾರ್ಮಿಕರು ಎಲ್ಲಿಂದ ಬಂದರು? ಆದರೆ ವಿಮಲಾಬೇನ್ ದಲಿತ ಶೋಷಿತ ಶ್ರೀಯರ ಮುಂದಾಳುವಾಗಲು ಮುಂದೆ ಬರುತ್ತಿರುವಾಗ ನಿಮಗೆ ಅವಳ ಬಗೆಗೆ ಸಂಶಯ ಯಾಕೆ ಮೂಡಬೇಕು?” ತಾನು ಅವಶ್ಯಕೆಗಿಂತ ಜಾಸ್ತಿ ಮಾತನಾಡುವುದು ಪವಾರನಿಗೆ ರುಚಿಸುವುದಿಲ್ಲವೆಂಬುದು ಅವಳಿಗೆ ಅನಿಸಿತು.

“ನಾನು ಬಾಯಿತೆರೆಯಲು ಇಪ್ಪಪಡುತ್ತಿರಲಿಲ್ಲ. ಆದರೆ ನೀವೇ...”

“ಉತ್ತೇಜಿತಗೊಳಿಸದೆ ಅಲ್ಲವಾ? ಯಾಕೆ? ಬಾಯಿ ತೆರೆ, ಚನ್ನಾಗಿ ತೆರೆ, ನೀನು ಬಾಯಿ ತೆರೆದಧರ್ದ ಬಗ್ಗೆ ನನಗೇನೂ ತೊಂದರೆಯಿಲ್ಲ. ಆದರೆ ತುತ್ತಾರಿಯಾಗಿದೇಯಿಲ್ಲ, ಅದರ ಬಗ್ಗೆ ನನ್ನ ಆಕ್ಷೇಪಣೆ.”

“ತುತ್ತಾರಿ?” ಅವನ ಸಂಕೀರ್ತ ತಿಳಿದರೂ ತಿಳಿಯದವಳಂತೆ ನಟಿಸಿದಳು.

“ವಿಮಲಾ ಬೆನ್ ಅವರ ತುತ್ತಾರಿ”

“ಆಗಲಿ, ಹಾಗೇ ಅಂದುಕೊಳ್ಳು. ಅದಾದರೂ ಆಗಲು ನಾನು ಯೋಗ್ಯಾಜಾದೆನಲ್ಲ.”

“ಹಾಂ... ಆದರೆ.... ಈ ಪ್ರಭಾವ ಕಾಯಂ ಆಗಿ ನಿಲ್ಲೋದಲ್ಲ...”

“ಇರದಿದ್ದರಿಲ್ಲ.....”

ಒಮ್ಮೆಲೇ ಪವಾರ ಗೊಳ್ಳಿಂದು ನಕ್ಕ.

ಅವನ ಅಕಾರಣವಾದ ನಗು ಅವಳನ್ನು ಬೆಚ್ಚಿ ಬೀಳಿಸಿತು. ಅವನು ನಗುತ್ತಿಲ್ಲ, ಬದಲಿಗೆ ಅವಳ ಲೇವಡಿ ಮಾಡುತ್ತಿದ್ದನೆ ಅನಿಸಿತು.

“ಅಲ್ಲ, ನನಗೆ ಅಪಾಯವಾಗುವುದರ ಸೂಚನೆ ಕಾಣತೊಡಗಿತು. ನನಗೆ ಹೊಟ್ಟಿಕ್ಕು ಆಗೋದಿಲ್ಲವಾ? ನನ್ನ ಒಬ್ಬೇ ಒಬ್ಬ ಶ್ರೋತ್ಯವನ್ನೂ ಅವಳು ರೆಪ್ಪೆ ಬಡಿಯುವುದರೊಳಗೆ ಹಾರಿಸಿಬಿಟ್ಟಳು. ಈ ಭಯಾನಕ ಭೂಕಂಪವನ್ನು ನಾನು ಸಹಿಸುವುದಾದರೂ ಹೇಗೆ?”

పవారన ఈ మాతు అవళిగే తుసుపూ సంతోషవన్నుంటుమాడలిల్ల.

“వాస్తవమాగి, నమితా, నన్న విరోధపిరువుదు విమలాబేనో అవర ప్రతిషింసేయ జీతనద బగేగే.”

“ప్రతిషింసేయంబ శబ్దపే ఒందు భ్రమే” అవళు ప్రతివాద మాడిదఖు.

“భ్రమే హేగే? స్పష్టమాగిదెయిల్ల, అపమౌల్యగొండ వికృత సమాజదల్లి యారూ హోస మాల్యగళన్న సృష్టిసలారచ. ఈగ నోము, శ్రేపురుష హింసాభావ ఎల్లియతనక తలుపిదయీందరే, హంగసరెల్ల ఒందాగి హంగసర జొతెగే ఇరలు నిధారిసిద్దారే. ఈ రీతియ అనిష్ట తకరారుగళింద శ్రీ-పురుషర నడువే యావుదే సామరస్య బేళయోదక్కే సాధ్యవా! పరస్సుర ఆరోగ్యకర శ్థితియ నిమాణ ఇదరింద ఆగబుమదా! పరస్సురరిగూ ఇదరింద క్షేమ ఆదీతా? నాను మత్తొమ్మె హేత్తిదేనే, శ్రీ శోషణేయ వితండవాద బవళ దిన నడెయువ ఆటవల్ల. హంగసరు తమగే బేకాదాగ జొతెగిరువుదు, ముట్టుకు తమ్మ కామేచ్చియన్న తృప్తి పడిసికొళ్ళువుదు-ఇదెల్ల ఏను? ఆదరూ కేలవు సంగతిగలు అవర సామధ్యద హోరగినదు!”

“అందరే, హణ్ణిగే హెణ్ణు భూణివన్న కొడలారఖు.”

అవళు రిక్త నోటదింద పవారన కడే నోడిదఖు. అవన కన్నడకద ప్రేమినల్లి కణ్ణు మరేయాగి అవన ముఖిభావవన్న సరియాగి ఓదలు సాధ్యవాగలిల్ల.

“మక్కలన్న హెరువుదు శ్రీగే అనివాయిఫేనల్ల!”

“అనివాయిఫే. అదు అవళ ప్రకృతి ధమి. అదన్న ఉపేస్కే మాడలాగదు. ఒమ్మ హాగే మాడిదరే నిశ్చయమాగియూ పరిణామ ఘాతకవాగుత్తదే. మక్కలన్న తానే హోరదిద్దరే, అన్నర చిక్కమగువన్న మడిలినల్లి అవుచిచొండు తన్న ఒణిగిద మోలేతోటన్న జీఇసుత్తాళే. మాత్రత్వద కృతిమ ఆనందవన్న అనుభవిసుత్తాళే.... రాష్ట్రసియాగి జనర కల్గినేటు తిన్నత్తాళే.”

కేన్నగే కావేరతొడితు. శ్వాస పూర్వమాయి రహితవాదంతే, ఉరియువ మరళినల్లి కాద హేచ్చేయ హాగే నిస్సందవాగతొడితు.

ఎష్టోందు క్షుల్క ఇద్దాన్ పవార! పరస్సుర విమతేయ సందభదల్లి నాజికేయిల్లదే ఆశ్చీలతేయ ఎల్లియన్న దాటువష్టర మట్టిగే అవళ మత్తు పవారన సంబంధ విస్తరిసిరలిల్ల.

నింతు హేఱిడలా-నిన్న ఎడవట్ట సిద్ధాంతగళన్న నిన్న జేబినల్లిట్టుకోఇ అంత!

೩೨೮ / ಆವಿಗೆ

ಹೊಸ ವಿಷಯ ಅಲ್ಲ ಇದು. ಸ್ತೀಯರ ವಿಷಯದಲ್ಲಿ ಮಾತನಾಡುವಾಗ ಅವನು ತನ್ನ ಸಣ್ಣತನವನ್ನು ವರದಲ್ಲಿ ಇಟ್ಟಕೊಳ್ಳಲಾರ. ಅವಳಿಗೆ ನೇನಪಾಯಿತು-ಅಷ್ಟೇ ಎರಡು ಮೂರು ಬಾರಿ ಭೇಟಿಯಾಗಿದ್ದಾಗಲೇ ಅವನು ಹೆಂಗಸರ ಬಗೆಗೆ ಎಷ್ಟೊಂದು ಬೇಕಾಬಿಟ್ಟಿ ಮಾತನಾಡಿದ್ದು. ಅವಳು ಉಗುಳು ನುಂಗಿ ಸುಮೃನಾಗಿದ್ದಳು.

“ಬಾ... ಇಲ್ಲಿಯೇ ರಸ್ತೆಯನ್ನು ದಾಟೋಣ” ಅವೇಶರಹಿತ ಸ್ವರದಲ್ಲಿ ಪವಾರ ಅವಳಿಗೆ ನಿದೇಶನ ನೀಡಿದ.

ಇಚ್ಛೆಯಿಲ್ಲದವಳಂತೆ ಅವನನ್ನು ಆಕೆ ಅನುಸರಿಸತ್ತೋಡಿಗಿದಳು.

ಈ ಪವಾರ ದೊಡ್ಡ ನಟ ಸಾಮಾಟ! ಯಾರನ್ನಾದರೂ ಉತ್ತೇಜನೆಯ ಆಳಕ್ಕೆ ತಳ್ಳಿ ಮರುಕ್ಕಣ ತಟಸ್ಥವಾಗಿಬಿಡಬಲ್ಲ!

“ಕೇಳು, ಒಂದು ಮೋಜಿನ ವಿಚಾರ ತಲೆಯಲ್ಲಿ ಹೊಳೆಯುತ್ತಿದೆ. ಅಂತಮಾಡುತ್ತಿರುವ ಪಾರಿವಾಳಗಳ ರೆಕ್ಕಿಯ ಬಡಿತದ ಹಾಗೆ ಮನಸ್ಸು ಬಡಿದುಕೊಳ್ಳಿ ಇದೆ. ಜಗತ್ತಿನ ದೇಶಗಳಿಗೆ ಮಹಿಳಾ ಜಾಗೃತಿಯ ಹೆಸರಿನಲ್ಲಿ ಹೆಚ್ಚಿನ ಸಂಗಡ ಹೆಚ್ಚಿನ ಸಹವಾಸ ರುಚಿಸುತ್ತೋ ಬಿಡುತ್ತೋ, ಭಾರತ ಸರಕಾರ ನಾರೀ ಸ್ವಾತಂತ್ರ್ಯದ ಈ ಕ್ರಾಂತಿಕಾರಿ ವಿಚಾರವನ್ನು ತಡವಿಲ್ಲದೆ ಸ್ವೀಕಾರ ಮಾಡಬೇಕು ಮತ್ತು ದೇಶದಲ್ಲಿ ಇದನ್ನು ಯುದ್ಧದೋಪಾದಿಯಲ್ಲಿ ಪ್ರೋತ್ಸಾಹಿಸಬೇಕು. ಸೋಣಕದ ಜನಸಂಖ್ಯೆ ವ್ಯಾಧಿಯ ಸಮಸ್ಯೆ ಚುಟಕಿ ಹೊಡೆಯೋದರೋಳಿಗೆ ಪರಿಹಾರ! ಹುಟ್ಟಿದವರು ಹುಟ್ಟುತ್ತಾರೆ, ಸಾಯುವವರು ತಡೆಯೋದಿಲ್ಲ. ಇದೊಂದು ಅಧ್ಯತ್ಮ ಜೀವಧಾರಿ!”

“ಯಾವುದಾದರೂ ಮಂತ್ರಿಗಿಂತಿಗೆ ಈ ವಿಷಯ ಗೊತ್ತಾದರೆ, ತಕ್ಷಣ ಯೋಜನೆ ತಯಾರುಮಾಡ್ತು ಪರಸ್ಪರ ಜೊತೆಯಾಗಿ ಇರುವಹೆಂಗಸರಿಗಾಗಿ ಸಹಾಯಧನವನ್ನು ಫೋಇಸಿಬಿಡುತ್ತಿದ್ದು. ಆದರೆ ಕೇವಲ ಸಹಾಯಧನದಿಂದ ಈ ಸಂಗತಿ ಯಶಸ್ವಿಯಾಗಲಿಕ್ಕಿಲ್ಲ. ಶೀಲ ಸಂಕೋಚದ ಕಾರಣದಿಂದ ಹೆಚ್ಚಿನ ಸ್ತೀಯರು ಮುಕ್ತವಾಗಿ ಹೊರಬಂದು ಸಹಾಯ ವಾಡಲಿಕ್ಕಿಲ್ಲ. ಈ ಕ್ರಾಂತಿಕಾರಿ ಪ್ರಯೋಗಕ್ಕಾಗಿ ಜನಾಂದೋಲನದ ದಾರಿಯನ್ನು ಹಿಡಿಯಬೇಕಾಗುವುದು.”

“ಈ ನಿಂಬಾಯವನ್ನು ಜನಾಂದೋಲನವಾಗಿ ಪರಿವರ್ತನೆ ಮಾಡಲು ಯಾರು ಆಗಲು ಸಾಧ್ಯ...? ಸಹಕರಿಸು... ಸಲಹೆ ಕೊಡು!... ಬಾಯಿ ಮುಖ್ಯಕೊಂಡಿರೋದರಿಂದ ಕೆಲಸ ಆಗೋದಿಲ್ಲ.”

ಎಷ್ಟೊಂದು ರಸಿಕನಾಗುತ್ತಿದ್ದಾನೆ ಪವಾರ!

“ಹಾಗೆ ನೋಡಿದರೆ ನೀನೂ ನನ್ನ ಮಾತಿಗೆ ಸಮೃತಿಸಬಹುದು. ಈ ವಿಚಾರವನ್ನು ಜನಾಂದೋಲನವಾಗಿ ಪರಿವರ್ತಿಸಲು ನಮ್ಮ ಮಹಾನ್ ಸಮಾಜ ಸೇವಕ, ಸ್ತೀ ಉದ್ದಾರಕ, ಹಿಂದಿನ ಎಂ.ಎಲ್.ಎ. ಕುಮಾರಿ ವಿಮಲಾಬೇನ್ ಎಲ್ಲಕ್ಕಿಂತ ಉಪಯುಕ್ತ ವ್ಯಕ್ತಿ ಅಲ್ಲವಾ? ಅದಕ್ಕಾಗಿ ಎಲ್ಲಕ್ಕಿಂತ ಹೊದಲು ‘ಕಾರ್ಮಿಕರ ಯೂನಿಯನ್’ ನ್ನು

ಮಹಿಳಾಶಾಖೆಯ ಬಾಪುಟದ ಅಡಿಯಲ್ಲಿ ಸಮಸ್ತ ಶ್ರಮಿಕ ಕುಮಾರಿಯರನ್ನು ಸಂಪರ್ಚಿತಗೊಳಿಸಬೇಕು ಮತ್ತು ಅವರು ಒಬ್ಬರು ಇನ್ನೊಬ್ಬರನ್ನು ವರಿಸುವಂತೆ ಉತ್ತೇಜಿಸಬೇಕು. ನಮ್ಮ ಕಿಶೋರಿಭಾಯಿಯ ಮಗಳು ಸುನಂದಾ ಅವರ ಧ್ವಜವಂದನೆ ಮಾಡಲು ಎಲ್ಲಕ್ಕಿಂತ ಮುಂದೆ ಇರುತ್ತಾಳೆ. ನನ್ನ ಮಾತಿನಲ್ಲಿ ವಿಶ್ವಾಸವಿದು. ಅನುಭವದ ಮಾತುಗಳನ್ನು ಹೇಳುತ್ತಿದ್ದೇನೆ. ಅವರಿಗಿಂತ ಒಳ್ಳೆಯ ಮಾರ್ಗದರ್ಶಕರು ಬೇರಾರೂ ಸಿಗಲು ಸಾಧ್ಯವಿಲ್ಲ.

ಪವಾರ ತನ್ನದೇ ಮೂಡಿನಲ್ಲಿ ಮಾತಾಡುತ್ತ ಮುಂದುವರಿದಿದ್ದು.

“ಇದು ವಿಮಲಾಬೆನ್‌ಗೆ ಮಾತ್ರ ಸಾಮರ್ಥ್ಯವಿರುವಂತಹದು. ಯೌವನದ ಆನಂದವನ್ನು ಭರಪೂರ ಅನುಭವಿಸಿಯೂ ಆಜೀವ ಕುಮಾರಿಯಾಗಿಯೇ ಉಳಿದವಳು. ಮುಂದೆಯೂ ಹಾಗೆಯೇ ಉಳಿಯುವವಳು. ಅವಳು ಎಷ್ಟೇ ಎಚ್ಚರದಿಂದಿದ್ದರೂ ಈ ಆಟದಲ್ಲಿ ಹಲವು ಬಾರಿ ಆಕೆ ಅಪಾಯವನ್ನು ಎದುರಿಸಬೇಕಾಗಿ ಬಂದಿರಬಹುದು. ಆದರೆ ಅವಳು ಬಹಳ ಜಿಗುಟಿನ ದ್ವೀರ್ಘದ ಹೆಂಗಸು. ಅಪಾಯದೊಂದಿಗೆ ಆಟವಾಡುವುದರಲ್ಲಿ ಪರಿಣತಳು.”

ಪವಾರ ನಗುತ್ತ ಹೇಳಿದ.,

“ನಾನು ಕೇಳಿದೇನೆ, ಮುದಿ ಹೆಣ್ಣುಸಿಂಹಕ್ಕೆ ಮುದಿತನದಲ್ಲಿಯೂ ಯೌವನಾನಂದ ಶ್ಯಾಜ್ಯವಲ್ಲ. ನಿನಗೆ ಬಹುಶಃ ಗೊತ್ತಿಲ್ಲ. ಅವರ ಬಂಗಲೆಯಲ್ಲಿ ಅವರ ಸೇವೆಗಾಗಿ ದತ್ತು ತೆಗೆದುಕೊಂಡ ಕಾರ್ಮಿಕ ಕಸ್ಟೇಯರ ಸಂದರ್ಭಯೇ ತಯಾರಾಗಿರುತ್ತದೆ. ಯಾರ ಮಗಳ ಮೇಲೆ ಅವರ ಮನಸ್ಸು ಹರಿಯುತ್ತೋ, ಅವಳ ಉದ್ದಾರದ ನೆವದಲ್ಲಿ ಅವಳನ್ನು ಸೇವಾ ಶುಶ್ರಾವೆಗೆ ನೇಮಕ ಮಾಡಿಕೊಳ್ಳುತ್ತಾಳೆ... ‘ಹೂಂ’ವನ್ನೂ ಹಾಕೋದಿಲ್ಲವಲ್ಲ ನೀನು! ನನ್ನ ಮಾತುಗಳು ಕೆಡುಕೆನಿಸುತ್ತಿವೆಯೇ ನಿನಗೆ? ಸ್ವಾಭಾವಿಕ ಬಿಡು. ಸತ್ಯವನ್ನು ಕೇಳುವ ಮತ್ತು ಜೀರ್ಣಸಿಕೊಳ್ಳುವ ರೂಢಿಯೇ ಇಲ್ಲವಾಗಿದೆ ಈಗ ಜನಗಳಿಗೆ! ನಾನು ನನ್ನ ವಿಶ್ವಾಸಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದೇನೆ. ವಿಮಲಾಬೆನ್ ಅವರ ಆಹ್ವಾನ ಎಂದೂ ವ್ಯಾಘರಾಗುವುದಿಲ್ಲ.

ಅವಳು ಸುಮ್ಮಿನಿದ್ದಳು.

“ಆ ಹನುಮಂತನ ದಿಭ್ಯದಲ್ಲಿ ನಡೆದ ಕಾರ್ಮಿಕರ ವಿಶಾಲ ಸಭೆಯ ನೆನಪಿದೆಯಾ ನಿನಗೆ? ಮದ್ಯಪಾನದ ವಿರುದ್ಧ ಎಂಥ ಓಜಸ್ಸಿ ಕರೆಯಿತ್ತು ಅವರದು! ಅದ್ದುತ್ವಾದ ದೃಶ್ಯ ಆಗಿರಲಿಲ್ಲವಾ? ಪಶ್ಚಾತ್ತಾಪದಿಂದ ಭಾವ ವಿಕ್ಷಿಪಣದ ಎಷ್ಟೊಂದು ಮಂದಿ ಕಾರ್ಮಿಕರು ಅವರ ಚರಣಗಳಲ್ಲಿ ಹೊರಳಾಡಿದರು! ಸಾಷ್ಣಾಂಗ ದಂಡವತ್ ಪ್ರಣಾಮ ಮಾಡುತ್ತ ಈ ಕ್ಷಣಿಂದಲೇ ಕುಡಿಯುವುದನ್ನು ಬಿಟ್ಟಿನೆಂದು ಶಪಥ ಮಾಡಿದರು! ಕುಡಿಯೋದು ಹಾಗಿರಲಿ, ಕೈಯಿಂದ ಮುಚ್ಚೊದಿಲ್ಲ ಎಂದರು. ಮೂರ್ಖರು, ಎಷ್ಟೊಂದು ಭೋಳೆ ಜನ! ವಿಮಲಾ ಬೇನ್‌ಳ ವ್ಯವಹಾರಗಳು ಅವರಿಗಾದರೂ ಎಲ್ಲಿ ಗೊತ್ತು?

೬೬೦ / ಆವಿಗೆ

ತುಂಬಿದ ಸಭೆಯಲ್ಲಿ ಮುದ್ದಪಾನದಿಂದಾಗುವ ಪ್ರಾಣಫಾತಕ ಪರಿಣಾಮಗಳ ಬಗೆಗೆ ಮುಷ್ಟಿ ಎತ್ತಿ ಎತ್ತಿ ಕೂಲಿಕಾರನ್ನು ಎಚ್ಚರಿಸಿದ ವಿಮಲಾಬರ್ನ್, ರಾತ್ರಿ ತುಂಬ ದಣಿದು ಮನೆತಲುಪಿದ ಮೇಲೆ, ಇಂಗ್ಲಿಷ್ ಸ್ಕೂಲ್‌ನ ಬಾಟಲಿಯನ್ನು ಗಂಟಲಿನಿಂದ ಕೆಳಗೆ ಇಳಿಸಿದ ಹೊರತು, ರೆಪ್ಪೆ ಮುಚ್ಚತೀರಲ್ಲವೆಂಬುದು ಅವರಿಗೆ ಗೊತ್ತಿಲ್ಲ.

ಪವಾರನು ನಕ್ಕೆ ಸರಿ... ಈ ಪತನ ಗಂಡಸರಿಗಿಂತ ಭಿನ್ನವಾದದ್ದು ಇದು, ಸ್ತ್ರೀ ಸ್ವಾತಂತ್ರ್ಯದ ಏಳ್ಳು ಸ್ವೀಕರಿಸಿದ, ಪುರುಷ ಪ್ರಥಾನ ಸಮಾಜದಲ್ಲಿ ತಮ್ಮ ವಿಜಯದ ನಗಾರಿಯನ್ನು ಭಾರಿಸಿದ, ಪುರುಷರಿಲ್ಲದೆ ನಾವು ಸುಖಿ ಸಂತೋಷದಿಂದ ಇರಬಲ್ಲೇವು... ಹೆಣ್ಣಿನ ಕೆಲಸ ಹೆಣ್ಣಿನಿಂದಲೇ ಆಗಬಲ್ಲುದು.... ಎನ್ನುವ ಸ್ವಾವಲಂಬಿಯಾದ ಒಳ್ಳೆಯ ಹೆಂಗಸರ ಸ್ಥಿತಿ ಇದು.”

ಸಿದಿಮಿಡಿಗೊಳ್ಳುತ್ತಿದ್ದ ಅವಳ ರೋಷ ನಾಲಗೆಯ ಕೆಳಗೆ ಕಿಡಿಯಾಗಿ ಹರಡಿಕೊಳ್ಳುತ್ತೊಡಗಿತು.

ತಲೆ ಸರಿಯಿಲ್ಲದ ಮನುಷ್ಯ. ಯಾವಾಗೆಂದರೆ ಆವಾಗ ತನ್ನ ಉಚ್ಚಿಷ್ಟವನ್ನು ಸುರಿಯಲು ಅವಳ ಕಿವಿಯೇನು ಕಸದ ಬುಟ್ಟಿಯಲ್ಲ! ಯಾವುದಾದರೂ ತಿಪ್ಪೆಗುಂಡಿಯಲ್ಲಿ ವಾಂತಿಮಾಡಿಕೋ. ಎಂದೇಕೆ ಅವಳು ಹೇಳಬಾರದು? ದುವಾಸನೆ ಬರುವ ಕಚರಾದಲ್ಲಿ ಬಿದ್ದು ಹೊರಳಾಡಲಿ.

ಅಸಮೃತಿಯನ್ನು ಪ್ರಕಟಸದಿದ್ದರೆ ನಿರಂಹುತತೆಯನ್ನು ಪ್ರೋಣಿಸಿದ ಹಾಗೆ ಅಧವಾ ಅವಳು ತನ್ನನ್ನು ಜಡವೆಂದು ಒಪ್ಪಿಕೊಳ್ಳಬೇಕು.

“ನಿಮ್ಮದು ಬಹಳ ಕುಬ್ಜ ವ್ಯಕ್ತಿತ್ವ...” ಅವಳ ಸ್ವರ ಕಂಪಿಸಿತು.

“ಯಾರು, ನಾನಾ?” ಕಕ್ಷಾವಿಕ್ಷಿಯಾಗಿ ಪವಾರ ಅವಳ ಕಡೆ ನೋಡಿದ.

ಅವನ ವಿಷಯವನ್ನು ಅವಳು ನಿರ್ದಯವಾಗಿ ತುಳಿದು ಹಾಕಿದಳು.

“ಸದ್ಯಕ್ಕೆ ನಿಮ್ಮನ್ನೇ ಸಂಭೋಧಿಸಿ ಮಾತನಾಡಿದೇನೆ.”

ಪವಾರನ ಅಹಂಕಾರ ಹೊರಳಾಡಿತು-ಬಾಯಿ ತೆರೆಯುತ್ತಲೇ ಮೂಕಿ ವಿಷವನ್ನೇ ಉಗುಳಬೇಕೇ?

ಕ್ಷಣಹೊತ್ತು ಸ್ತುಫ್ಫಾದ ಅವನು ಸಾವರಿಸಿಕೊಂಡು ಉದ್ದನೆಯ ಹೆಚ್ಚಿ ಹಾಕಿದ. ಹೋಗುತ್ತ ಹೋಗುತ್ತ ಕಣ್ಣಿಗೇರಿಸಿಕೊಂಡ ದೂರದ್ವಿಷಿಯ ಗಾಜನ್ನು ಜೀಬಿನಿಂದ ಕರವಸ್ತು ತೆಗೆದು ಒರೆಸಿಕೊಂಡ. ಅವನು ತನ್ನನ್ನು ಸುಧಾರಿಸಿಕೊಳ್ಳುವ ಪ್ರೈಯೆಯಲ್ಲಿ ಹೊಡಗಿಕೊಂಡಿದ್ದಂತೆ ಕಂಡಿತು.

ಮಾತನಾಡಲು ಪೂರಂಭಿಸುತ್ತಿದ್ದಂತೆ ಅವನ ಸ್ವರ ಆವೇಶ ರಹಿತವಾಗಿ ಪಳಗಿದ ಹಾಗೆ ಅನಿಸಿತು.

“ನನ್ನ ವ್ಯಕ್ತಿತ್ವ ಕುಂರಿತವಾದದ್ದು ಎಂದು ಹೇಳುವುದು ಅತಿಯಾಯಿತು, ಮೇಲಾಗಿ ಇದು ಬ್ಯಾಗಳು! ವಾಸ್ತವವಾಗಿ, ನಿರ್ದಿಷ್ಟ ಧೋರಣೆಗಳಿಂದ ಮುಕ್ತವಾಗಲು,

ಮುಕ್ತಗೊಳಿಸುವ ಉದ್ದೇಶದಿಂದ ನಡೆಸುವ ವೈಚಾರಿಕ ಮಂಧನಕ್ಕೆ ಇದು ನನ್ನದೇ ಆದ ರೀತಿಯಾಗಿದೆ. ವ್ಯಕ್ತಿಯಾಗಲೀ ಅಥವಾ ಸಮಸ್ಯೆಯಾಗಲಿ, ಎರಡರ ಸಂಬಂಧವೂ ಒಂದರೊಡನೊಂದು ಬೆಸೆದುಕೊಂಡಿದೆ. ಅದರ ಸಕಾರಾತ್ಮಕ ನಕಾರಾತ್ಮಕ ಬಿಂದುಗಳನ್ನು ಕಜೆದ ಹೊರತು ಬೆಣ್ಣೆ ಕೈಗೆ ಸಿಗೋದಿಲ್ಲ.”

“ಇದರ ಹೊರತಾಗಿಯೂ... ಅಲ್ಲಿಯೇ ಅಂಟಿ ನಿಂತುಬಿಡೋದೂ?” ಅವಳು ವ್ಯಂಗ್ಯವಾಡಿದಳು.

“ಅಂಟಿಕೊಂಡು ನಿಲ್ಲುತ್ತೇನೆ, ನಮಿತಾ, ದೋಷವನ್ನೂ ಹುಡುಕುತ್ತೇನೆ. ಇದು ಅಕಾರಣ ಪ್ರಪ್ರತ್ಯಿಯಲ್ಲ. ನನ್ನ ಸುತ್ತು ಮುತ್ತು ನಾನು ನೋಡುವ ‘ಹೇಳುವಿಕೆ’ ಮತ್ತು ‘ಮಾಡುವಿಕೆ’ಯ ಅಂತರ ನನಗೆ ನನ್ನ ಜಗತ್ತನ್ನೂ ಒಬ್ಬಿಕೊಳ್ಳಲು ಬಿಡುತ್ತಿಲ್ಲ.”

ಬೆಳ್ಳಿದಳು! ಅಂತಿಮ ಶಬ್ದ ಹೇಳುವಾಗ ಪವಾರನ ಗಂಟಲು ಕಟ್ಟಿಬಂದಿತ್ತು. ಅದರಿಂದಾಗಿ ಅವಳು ತಣ್ಣಾಗಾದಳು.

ಒಮ್ಮೆಲೇ ಸಮುದ್ರದ ಸೀಮೆಯಲ್ಲಿದ್ದ ಎದೆ ಸೀಮಿತವಾಗುತ್ತ ಆಗುತ್ತ ಅವಳ ದೃಷ್ಟಿಯ ಅನುಭಂಧದಿಂದ ಮರೆಯಾಗಲೊಡಗಿತು.

ಕಣ್ಣಾಗಳಲ್ಲಿ ಕಾಂಕ್ಷಿಟ್ ಕಾಡು ಬೆಳೆಯಲೊಡಗಿತು.

ಹೋಸ ಮುಂಬಾಯಿ ಶುರುವಾಯಿತು....

೮೮

ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ತಲೆ ಮೇಲೆತ್ತಿ ಹೋಟಿಗಂಗ್ ಹಾಕಿರುವುದು ಕಾಣಿಸಿತು. ಹೋಸ ಮುಂಬಾಯಿಯಲ್ಲಿ ‘ಹುಡಕೋ’ ನಿಮ್ಮನ್ನು ಸ್ವಾಗತಿಸುತ್ತದೆ—‘ಹುಡಕೋ’ ಅಥಾವತ್ ನಮ್ಮ ಕನಸು. ನಮ್ಮ ಕನಸು—ನಮ್ಮ ಮನೆಯ ಕನಸು!

ಇಂದ್ರಭ್ರೇಯಾ ಹಾಗೂ ಶುಚಿತಾ ಅತ್ಯಿಗೆಯ ಆಮಂತ್ರಣವಿದ್ರೂ ಅವಳಿಂದೂ ಹೋಸ ಮುಂಬೈ ಕಡೆ ಹೋಗಿರಲಿಲ್ಲ. ಇಂದ್ರಭ್ರೇಯಾ ಹೇಳಿದ್ದ.—“ನೀನು ಇಷ್ಟು ಮಾಡು. ಸಾಂತಾಕ್ರಾಂತಿಕಾದಿಂದ ಸಾಯಿನ್ ಸರ್ಕಾರಿಗೆ ಬಾ. ನಾವಿಬ್ಬರೂ ನಿನ್ನನ್ನು ಅಲ್ಲಿಂದ ಕರೆದುಕೊಂಡು ಹೋಗ್ಗೇವೆ. ‘ನ್ನೂ ಬಾಂಬೆ’ಗೆ ಹೋಗಿ ನಿನಗೆ ನಾನು ಕಟ್ಟಿಸುತ್ತಿರುವ ಘ್ರಾಂತಿ ತೋರಿಸುತ್ತೇನೆ. ತೆರೆದಿರುವ ಸುಂದರ ಸ್ಥಳ ನೋಡಿ ನೀನು ಮುಗ್ಧಳಾಗಿಬಿಡುತ್ತೀಯಾ. ಆದರೆ ‘ನ್ನೂ ಬಾಂಬೆ’ ಜೊತೆ ರೈಲು ಏರ್ಪಾಟು, ರಾತ್ರೇರಾತ್ರಿ ಮನೆ-ಅಂಗಡಿಗಳ ರೇಣು ಏರಿಬಿಡುತ್ತದೆ. ಜನರು ಸ್ಥಳ ಹಿಡಿದುಕೊಳ್ಳೋದಕ್ಕೆ ಓಡತೋಡಗುತ್ತಾರೆ. ಈಗಿನ್ನೂ ಸ್ವಲ್ಪ ಜನ ಹೋಗಿದ್ದಾರೆ. ಬಹುಶಃ ಶಹರದ ಸಂಪರ್ಕದಿಂದ ಕತ್ತಲಿಸಿಕೊಂಡ ಒಂದು ನಡುಗಡ್ಡೆಯಂತಹ ಸ್ಥಳದಲ್ಲಿ ಹೋಗಿ ಯಾರು ವಾಸವಾಗ್ತಾರೆ ಎಂದು ಜನ ಈಗ ಯೋಚಿಸ್ತಿದಾರೆ. ಯಾಕೆಂದರೆ ಸದ್ಯಕ್ಕೆ ಸೌಲಭ್ಯಗಳ ಹೊರತೆಯಿದೆಯಲ್ಲವಾ?”

ಸ್ಥಳ ನಿಜವಾಗಿಯೂ ಸುಂದರವಾಗಿದೆ. ಕಾಲೋನಿಗಳು ಉತ್ತಮ ಯೋಜನೆಯ ಪ್ರಕಾರ ರೂಪಿತವಾಗಿವೆ. ರೈಲಿನಿಂದ ಈಗ ಸಂಪರ್ಕವೂ ವಿವರಿಸಿದೆ.

ಮೇಣಸು, ಮಸಾಲೆಪುಡಿ, ಉಪ್ಪಿನಕಾಯಿ, ಹಪ್ಪಳ ತಯಾರಿಸುವ ಜಂಜಾಟಗಳಿಂದ ತನ್ನನ್ನು ಮುಕ್ತವಾಗಿಟ್ಟುಕೊಳ್ಳುವ ಉದ್ದೇಶದಿಂದ ಅಮೃತನ್ನು ತನ್ನ ವರ್ಷಕ್ಕೆ ತೆಗೆದುಕೊಳ್ಳಲು ಕುಂತಿ ಮಾಂಸಿ ಆಗಾಗ ಪನಾದರೂ ಪ್ರದಿಕೆಗಳನ್ನು ಹಿಡಿಯುತ್ತಿಲೇ ಇರುತ್ತಾಗೆ. ಒಂದು ಕೋಣ ಹಾಗೂ ಕಿಚನ್ ಉಳ್ಳ ಬಿಕ್ಕ ಘ್ಲ್ಯಾಟನ್ನು ಆಕೆ ‘ಹುಡಕೋ’ ಮೂಲಕ ‘ನ್ಯೂ ಬಾಂಬೆಯಲ್ಲಿ ಖರೀದಿಸಿ ಇಟ್ಟಿದ್ದಾಗೆ—ನಮಿಯ ಮದುವೆಯ ವಿಚರನ್ನು ಭರಿಸಲು ಸಾಧ್ಯವಾಗಲೆಂಬ ಉದ್ದೇಶದಿಂದ. ನಮಿಯ ಮದುವೆಯ ಜವಾಬ್ದಾರಿ ಅವಳ ಬಿಕ್ಕಪ್ಪೆ—ಬಿಕ್ಕಮ್ಮೆ ಅವರದು! ಬಾವ ಹಾಗೂ ಅವಳು ಈ ಜವಾಬ್ದಾರಿಯ ಬಗೆಗೆ ನಿಶ್ಚಿಂತರಾಗಿರಲಿ. ಆದರೆ ಆಗಿನಿಂದ ಅವಳ ಮಾಂಸಿಯ ಉಪ್ಪಿನಕಾಯಿ—ಹೊಳಿಯ ಬೇಡಿಕೆಗಳಿಗೆ ಪ್ರತಿಯಾಗಿ ನಿಸ್ಪಂಕೋಚದಿಂದ ಅವರಿಂದ ಹಣ ವಸೂಲು ಮಾಡಲು ಶುರುಮಾಡಿದಾಗಿನಿಂದ ಅವರ ಉದಾರತೆಯೆಂಬುದು ಬಾಯಿಯ ಉಗುಳು ಆಗಿಬಿಟ್ಟಿದೆ.

ಬಾಬೂಜಿ ಲಕವಾ ಹೊಡೆದು ಮಲಗಿದಕೂಡಲೇ ಅವರ ಸಂಪೇದನೆಗೆ ಬರ ಬಂದಿದೆ. ಒಮ್ಮೆಲೇ ಅವರ ಘ್ಲ್ಯಾಕ್ಟರಿ ಬಲವಾದ ಹಾನಿಯ ಸುಳಿಗೆ ಸಿಲುಕಿದೆ. ಆದಾಯಕರ ವಿಭಾಗದವರು ಹಸಿದಿದ್ದವರ ಹಾಗೆ ಮುಗಿಬಿದ್ದು ‘ಸಚ್ಚೆ ಆಂಡ್ ಸೀಜ್‌ಗೆ ಮನೆಗೆ ಬಂದುಬಿಟ್ಟಿದ್ದಾರೆ. ಅನಿವಾರ್ಯವಾಗಿ ನಮಿಯ ಮದುವೆಯ ಉದ್ದೇಶದಿಂದ ‘ಹುಡಕೋ’ದಿಂದ ಖರೀದಿಸಲಾದ ಬಿಕ್ಕ ಘ್ಲ್ಯಾಟನ್ನು ಮಾರಬೇಕಾಯಿತು. ಮನೆಯ ಆಭರಣವನ್ನು ಮಾರುವಲ್ಲಿಯವರಿಗೆ ಬಂದುಬಿಟ್ಟಿತ್ತು. ಆದರೆ ಹೊತ್ತೆಲ್ಲದ ಹೊತ್ತಿನಲ್ಲಿ ಘ್ಲ್ಯಾಟನ ಕಿಮ್ಮತ್ತು ಅವರನ್ನು ಉಳಿಸಿತು. ಅಷ್ಟೇ ಅಲ್ಲ, ಕಾಲದ ಹೊಡೆತದಿಂದಾಗಿ ಇಂದ್ರಭ್ಯೇಯಾನ ಘ್ಲ್ಯಾಟ್ ಕೂಡ ಉಳಿಯಲ್ಲಿ. ಘ್ಲ್ಯಾಕ್ಟರಿಯ ಹಣಕಾಸಿನ ಸ್ಥಿತಿಯನ್ನು ತಹಬಂದಿಗೆ ತರಲು ಅದನ್ನೂ ಮನಸ್ಸಿಲ್ಲದಿದ್ದರೂ ಮಾರಬೇಕಾಯಿತು.

“ಹೆದರಬೇಡ ಅಕ್ಕಾ, ನಮಿಯ ಭಾಗ್ಯದಲ್ಲಿ ಏನು ಕೊಡೋದು—ತೆರೋದು ಬರದಿದೆಯೋ, ಶಕ್ತಿಮೀರಿ ಕೊಡೋಣ. ಈಶ್ವರನ ಕ್ಷಪೆಯಾದರೆ ಕ್ಷೇ ಕಚ್ಚುವ ಸಂದರ್ಭ ಬರಲಿಕ್ಕಿಲ್ಲ.”

ಕೊಡುವ ತೆರುವ ಗೊಂದಲದಲ್ಲಿ ನಮಿತಾಳಿಗೆ ಜೋಡಿಯಾಗಿ ಕುಂತಿ ಮಾಂಸಿಗೆ ಹೋಳಿದದ್ದು ಅವರದೇ ಘ್ಲ್ಯಾಕ್ಟರಿಯಲ್ಲಿ ತಾತ್ಕಾಲಿಕ ಥಿಟ್ರ್‌ ಆಗಿರುವ ವಿನಯಚಂದ್ರ ದುಬೀ!

ತನಗಿರುವ ಸಂಪರ್ಕ ಮತ್ತು ಸಾಧನಗಳ ಬಲದಿಂದ ಕುಂತಿ ಮಾಂಸಿ ಬಯಸಿದ್ದರೆ ಅವಳಾಗಿ ಯೋಗ್ಯವಾದ ಮನೆ-ವರನನ್ನು ಮದುಕಬಲ್ಲಾಗಿದ್ದಳಷ್ಟೇ ಅಲ್ಲ, ದುರವಸ್ಥೆಯಲ್ಲಿ ಮುಳುಗಿರುವ, ಅವರ ಜೂನಂತಹ ಜೀವನಕ್ಕೆ ಒಳ್ಳೆಯ ಸ್ಥಿತಿಯನ್ನು ತಂದುಕೊಡುವ ಉದ್ದೇಶದಿಂದ ಒಂದು ಸಾವಾನ್ಯ ನೌಕರಿಯನ್ನಾಗು

ಹುಡುಕಿಕೊಡಬಲ್ಲವಳಾಗಿದ್ದಳು.

ಭುನ್ನೂವಿನ ಹುಟ್ಟಬಬದ ಸಂಜೆ ಶುಚಿತಾಭಾಬಿಯೋಡನೆ ನಡೆದ ಭೇಟಿಯು ಅನಾಯಾಸವಾಗಿಯೇ ಕುಂತಿಮಾಂಸಿಯ ಪೋಳ್ಣ ಪಟ್ಟಿಯನ್ನು ಕಳಜಿಹಾಕಿತು.

ಶುಚಿತಾ ಅತ್ತಿಗೆ ಅವಳೊಂದಿಗೆ ತುಂಬ ಅಸಕ್ತಿಯಿಂದ ಹೇಳಿದ್ದಳು-ಹೋಸ ಮುಂಬಯಿಯಲ್ಲಿನ ತಮ್ಮ ಘ್ರಾಂತಿನ ಸಜ್ಜಿಸಿಂಗಾರದ ದೃಷ್ಟಿಯಿಂದ ಅವಳು ಸ್ವಯಂ ಇಂಟೀರಿಯರ್ ಡೆಕಾರೇಶನ್ ಕೋಸ್‌ಮಾಡಲು ಹೋಗುತ್ತಿದ್ದಾಳೆ. ಡಿಪ್ಲೌಮಾ ಪಡೆಯುವುದು ಅವಳ ಉದ್ದೇಶವಲ್ಲ. ಒಮ್ಮೆ ಪೂರ್ಣವಾದರೆ ತೊಂದರೆಯೇನೂ ಇಲ್ಲ. ತನ್ನ ಮನೆಯ ಒಳಗಿನ ಅಲಂಕಾರ-ವಿನ್ಯಾಸಗಳನ್ನು ತನ್ನ ಅಭಿರುಚಿಗೆ ತಕ್ಷಂತೆ, ತಮ್ಮ ಅಂತಸ್ತಿಗೆ ತಕ್ಷಂತೆ ಮಾಡಿಕೊಳ್ಳಲು ಸಾಧ್ಯವಾಗಬೇಕೆಂಬುದೇ ಮುಖ್ಯ ಉದ್ದೇಶ. ಆದರೆ ಶುಚಿತಾ ಭಾಭಿ ಇನ್ನೂ ಒಂದು ಸಂಗತಿ ಹೇಳಿದ್ದಳು-ಹಿಂದಿನ ತಿಂಗಳು ತಿಂಗಳ ರಚಾ ನಿಂತುಹೋಗಿದ್ದರಿಂದ ಅವಳ ಯೋಜನೆಯಲ್ಲ ತಲೆ ಕೆಳಗಾಗುವಂತೆ ಕಾಣುತ್ತದೆ. ಹಾಗೆಂದು ಇಷ್ಟಾದಿನ ಆಗದೆ ಇರುವುದಕ್ಕೆ ಕಾರಣವೂ ಇತ್ತು. ಒಂದು ಒಂದೂವರೆ ವರ್ಷ ಅವರು ಬಹಳ ಎಚ್ಚರಿಕೆಯಿಂದ ಇರಲು ಬಯಸಿದ್ದರು. ಅತ್ತೆಯ ಅಭಿಪ್ರಾಯವನ್ನು ತೆಗೆದುಕೊಂಡರೆ ಮನೆಯೋಳಗೆ ಕಾಲಿಡುತ್ತಲೇ ಹೊಟ್ಟೆ ಉಬ್ಬಿಸಿಕೊಳ್ಳಬೇಕಾಗಿತ್ತು.

ಅವರಿಗಾಗಿ ಕುಂತಿ ಮಾಂಸಿ ಹೋಸ ಮುಂಬಯಿಯಲ್ಲಿ ಘ್ರಾಂಟನ್ನು ವಿರೀದಿ ಮಾಡಿದ್ದಳೇ ಎಂಬುದೇ ಜಿಜ್ಞಾಸೆಯ ವಿವರಿಸಿದ್ದರು. ಅತ್ತಿಗೆ ಕಣ್ಣ ಹೊರಳಿಸಿದ್ದಳು-ಬಹಳ ಮರೆಗುಳಿ ಆಕೆ! ಒಂದು ಬಾರಿ ಜೊತೆಗೆ ಹೋಗಿ ಅವರ ಘ್ರಾಂಟನ್ನು ನೋಡಿ ಬರೋಣವಂದು ಒಂದೈದೆಯತ್ತು ಬಾರಿ ಅವಳೊಡನೆ ಒತ್ತಾಯ ಮಾಡಿದ್ದಳು. ಮಿಮ್ಮೆ ‘ಹುಡಕೋ’ದ ಏರಡು ಘ್ರಾಂಟನ್ನು ಬಹಳ ಮೊದಲು ಕೊಂಡಿರಲಿಲ್ಲ. ಮಿಮ್ಮೆಯದು ಚಿಕ್ಕ ಘ್ರಾಂಟ್. ಅದನ್ನು ಅವರು ಬಾಡಿಗೆ ತೆಗೆದುಕೊಂಡಿದ್ದರು....

ಸೀಟಿನ ಮೇಲೆ ಅರ್ಥ ಒರಗಿ ಮಲಗಿದ್ದ ದೇಹವನ್ನು ನೇರವಾಗಿಸುತ್ತ ಅವಳು ಸಂಜಯ ಕನೋಂಗಿ ಕಡೆ ಹೇರಳಿಕೊಂಡಳು.

“ಸರ್.. ಗಾಡಿಯಲ್ಲಿ ಯಾಕೋ ಉಸಿರುಕಟ್ಟಿದ ಹಾಗೆ ಆಗುತ್ತದೆ ಅಲ್ಲವಾ? ಕಿಡಕಿ ಗಾಜು ತೆರೀಲಾ?”

“ಅರೆ, ನೀನು ಎಚ್ಚರವಾಗಿದೀಯ? ಕಿಡಕಿಯ ಕಡೆ ಮುಖ ಮಾಡಿಕೊಂಡು ನೀನು ತೂಕಡಿಸ್ತಿದೀಯ ಅಂತ ತಿಳಿದುಕೊಂಡಿದ್ದೆ. ತೆರೆದುಬಿಡು ಕಿಡಕಿಯನ್ನು.”

ಹ್ಯಾಂಡಿಲ್ ಮೇಲೆ ತಿರುಗುತ್ತಿದ್ದ ಅವಳ ಮುಷ್ಟಿಯೋಂದಿಗೇ ತನ್ನ ಕಡೆಯ ಕಿಡಕಿಯನ್ನು ತೆರೆಯುತ್ತ ಗಾಡಿಯ ಏರೊಕೊಲರನ್ನು ಒಂದ್ ಮಾಡಿ ಮುಂದಿನ ಕಿಡಕಿಗಳನ್ನೂ ತೆರೆಯಲು ಅವರು ತ್ಯೇಗಿರನಿಗೆ ಸೂಚನೆ ಕೊಟ್ಟರು.

ಹಿಂದುಗಡೆ ಸರಿಯುತ್ತ ಸಾಗುತ್ತಿರುವ ‘ಹುಡಕೋ’ ಮನೆಗಳ ನಡುವೆ ಅವಳು

ಇಂದಿ / ಆವಿಗೆ

ಕುಂತಿ ಮಾಂಸಿಯ ಮನೆಯನ್ನು ಮುಡುಹುತ್ತ, ಅರೆತೆರೆದ ಕಡಕಿಯ ಗಾಜಿನಾಚೆ ತನ್ನ ಉದಾಸ ದೃಷ್ಟಿಯನ್ನು ನೆಟ್ಟಿದ್ದಳು. ತಾನು ಕುಂತಿಮಾಂಸಿಯ ಮನೆಯನ್ನು ಮುಡುಹುತ್ತಿಲ್ಲ. ತನ್ನ ಕಳೆದುಹೋದ ಮನೆಯನ್ನು ಮುಡುಹುತ್ತಿದ್ದೇನೆ ಅನಿಸಿತು ಅವಳಿಗೆ.

ರಪರಪನೆ ಬೀಸುವ ಗಾಳಿಯಲ್ಲಿ ಕಣ್ಣು ಮುಚ್ಚಿಹೋಗುತ್ತಿದ್ದಿತು.

ಒಳ್ಳೆಯದೇ ಆಯಿತು. ಆಭರಣಗಳ ಗ್ಯಾಲರಿಯಲ್ಲಿ ನಡೆದ ಪ್ರೋಟೋ ಸೆಶನ್‌ದಿಂದಾಗಿ ಬಹಳವಾಗಿ ದಳಿದ ತಾನು, ಗಾಡಿಯಲ್ಲಿ ಜೊತೆಗೇ ಇದ್ದರೂ ಹುಳಿತುಕೊಳ್ಳುತ್ತಲೇ ನಿದ್ದೆ ಹೋಗಿರುವುದಾಗಿ ಭಾವಿಸಿದ ಸಂಜಯ ಕನೋಯಿ ಮೌನವಾಗಿ ಸುಮ್ಮನೇ ಹುಳಿತಿದ್ದರು.

ಅವರಿಗೇನು ಗೊತ್ತು, ಪವಾರ ಜಡಕಾದ ದಿಣ್ಣೆಯ ಹಾಗೆ ಎಷ್ಟೊಂದು ಜಟಿಲವಾಗಿದ್ದಾನೆ. ತನ್ನ ಆಕರ್ಷಕ ಎದೆಯಮೇಲೆ ಸ್ವಯಂ ಹೆಡೆಬಿಚ್ಚಿ ಕೊತೆ ಬುಸುಗುಟ್ಟುವ ಸರ್ವದ ಹಾಗೆ!

ಅವಳು ಕಡಕಿ ತೆರೆಯಲು ಒತ್ತಾಯ ಮಾಡಿದ್ದು ಅವರಿಗೆ ಸಂಕೋಚವನ್ನು ದೂರ ಮಾಡಿತ್ತು.

“ನಾನೂ ಸ್ವಯಂ ಯಾಕೋ ತಲೆ ಭಾರವಾಗುತ್ತಿರುವ ಅನುಭವದಲ್ಲಿದ್ದೆ. ಧಂಡಿಯಿಂದಾಗಿ ನನ್ನ ಸಾಯನಸ್ ಬಿರಿಯತೋಡಗುತ್ತದೆ.”

ಅವಳು ಅಂಟಿಕುಳಿತ ಕಡಕಿಯ ಕಡೆಯಿಂದ ಅವನತ್ತು ಹೊರಳಿದ್ದಳು.

“ಮತ್ತೆ ನೀವು ಯಾಕೆ ಹೇಳಲಿಲ್ಲ...?”

“ಯಾರಾದರೂ ಮಲಗಿರೋದನ್ನು ಸೋಜಿದರೆ, ನನಗೂ ಒಂದು ರೀತಿಯ ವಿಶ್ವಾಂತಿಯ ಸುಖಿ ಸಿಕ್ಕಿದ ಹಾಗೆ.”

“ಸರ್... ನೀವು ನೀವು ನನ್ನನ್ನು ನಾಚಿಕೊಳ್ಳೋ ಹಾಗೆ ಮಾಡಿದೀರಿ...”

“ನಾಚಿಕೆ ಪಟ್ಟಕೊಳ್ಳಬೇಕಾದ ಅವಶ್ಯವಿಲ್ಲ ನಿಜವನ್ನೇ ಹೇಳಿದೇನೆ ನಾನು.”

“ವಾಸ್ತವವಾಗಿ.... ಎಷ್ಟೊಂದು ವಿಚಿತ್ರವಾಗಿರುತ್ತದೆ ಜೀವನದ ಮಜಲುಗಳು. ಕಾರಣಾನೆ ಮತ್ತು ಬಾಜಾರಗಳ ನಡುವೆ ಎಚ್ಚರವಿಲ್ಲದ ಓಟದಲ್ಲಿ ಮಲಗಲು ನನ್ನ ಮನೆಯ ಬೆದ್ದರೂ ನಸಿಬದಲ್ಲಿ ಬರೆದಿರುವುದಿಲ್ಲ. ನನ್ನ ಪಲ್ಲಂಗ-ಹಾಸಿಗೆಗಳೂ ಅಷ್ಟೇ. ಒಮ್ಮೊಮ್ಮೆ ಓಡುತ್ತಿರುವ ಗಾಡಿಯ ಸೀಟುಗಳು ಮತ್ತು ಕುಲುಕಾಡಿಸುವ ರಸ್ತೆಯ ಎದೆಗಳೇ ನನ್ನ ಪಲ್ಲಂಗ ಹಾಸಿಗೆಗಳಾಗಿರುತ್ತವೆ. ನಿಶ್ಚಿತ ಸ್ಥಳಕ್ಕೆ ಹೋಗಿ ತಲುಪುವವರೆಗೆ ನಾನು ನಿಶ್ಚಿಂತನಾಗಿ ತೂಕಡಿಸುತ್ತೇನೆ ಅಥವಾ ನಿದ್ದೆ ಆಳವಾದರೆ ಮಲಗ....

“ನಗಬಹುದು ನೀವು, ನಿಶ್ಚಿತವಾಗಿ ವಿಮಾನ ಪ್ರಯಾಣದ ನಿದ್ದೆಯ ಕರೆಯೂ ಇದಕ್ಕಿಂತ ಭಿನ್ನವಲ್ಲ. ಎಷ್ಟೋ ಬಾರಿ ನಿಮ್ಮಲಾ ನನ್ನ ಜೊತೆಗಿದ್ದಾಗ ನನ್ನ ಈ ರೂಢಿಯ ಬಗೆಗೆ ಸಿಟ್ಟು ಮಾಡಿಕೊಳ್ಳುತ್ತಾಳೆ. ‘ಹ್ಯಾಗೆ ಗೊರಕೆ ಹೋಡಿತಾ ಇರ್ತೇರಿ

ನೀವು ಪ್ರಯಾಣ ಮಾಡುವಾಗಲೂ? ನಿಮ್ಮ ಜೊತೆ ಬೇರೆ ಯಾರಾದರೂ ಇದಾರೆ, ಅವರು ನಿಮ್ಮ ಜೊತೆ ಮಾತು-ಕತೆ ಆಡಲು ಉತ್ಸರ್ಪಿಸಿದರೂ ಅನ್ನೋದನ್ನ ನೀವು ಹ್ಯಾಗೆ ಮರೆತುಬಿಡ್ಡಿರಿ? ನಾವಿಬ್ಬಿರೂ ಬೇರೆ ಬೇರೆ ಷೈಲಿಗೆ ಟಿಕೆಟ್ ತಗ್ಲಿಂಡಿದ್ದರೇ ಇದಕ್ಕೂ ಚನ್ನಾಗಿತ್ತು. ಪಕ್ಕದಲ್ಲಿ ಕೂತ ಪ್ರಯಾಣಿಕರ ಬಳಿಯಾದರೂ ಮಾತನಾಡಬಹುದಾಗಿತ್ತು. ನಿನ್ನೊಡನೆ ಸಂಕೋಚಪಟ್ಟಿಕೊಂಡು ಮೂಕಿ ಹಾಗೆ ಕೂತುಕೊಳ್ಳೋದಕ್ಕೆ ಆಗೋದಲ್ಲಿವಲ್ಲ!” ಅನ್ನುತ್ತಾಳೆ.

“ನಿಜವಾಗಿಯೂ...?” ಅವಿಶ್ವಾಸದಿಂದ ತುಂಬಿದ ಅವಳು ಸ್ಥಾಟಗೊಳ್ಳುತ್ತಿರುವ ನಗುವನ್ನು ತುಟಿಯಲ್ಲಿಯೇ ಬಿಗಿಹಿಡಿದಳು.

“ಆದರೆ ಇಂದು ಸಂಗತಿ ಉಲ್ಲಾಸ ಆಗಿದೆ. ಪಕ್ಕದಲ್ಲಿರೋ ಪ್ರಯಾಣಿಕರು ಶೂಕಡಿಸ್ತು ಇದಾರೆ ಮತ್ತು ಕಾವಲುಗಾರನಾಗಿ ಮೂರಿನಂತೆ ಕೂತಿರೋ ನಾನು ನನ್ನ ಕೊಳ್ಳುಗಳನ್ನು ತೆರೆದೇ ಇದೇನೆ.”

ನಗು ಪ್ರತಿಬಂಧವನ್ನು ಮುರಿಯುತ್ತಿದೆ!

“ಪ್ರಯಾಣ ಬಹಳ ದೀರ್ಘವಾಗಿದೆಯಲ್ಲ, ಸರ್! ಬೇಸರಿಕೆಯನ್ನು ಬಿಟ್ಟು ನೀವೂ ಶೂಕಡಿಸ್ತೋದಕ್ಕೆ ಶುರುಮಾಡಿ. ಹೊಲು ಕುಟ್ಟದೆಯೇ ಕಾವಲುಗಾರಿಕೆಯ ದ್ವಾರೆಯಲ್ಲಿ ನಿಮ್ಮ ಸಹಪ್ರಯಾಣಿಕಳೂ ಏನು ಹಿಂದಿಲ್ಲ.”

“ಹ್ಯಾಗೆ ನಂಬಬೇಕು?”

“ಮಲಗಿ ನೋಡಿ”

“ನಿದ್ದೆ ಬರದೆ ಹೋದರೆ?”

“ಏನು ಶಿಕ್ಕಿ ಕೊಟ್ಟರೂ, ಒಪ್ಪಿಗೆ”

“ಪಕ್ಕಾ?”

ಒಮ್ಮೆಲ್ಲೇ ಅವಳು ಪಂಚರದಲ್ಲಿ ಬಿಢ್ಣ ಇಲಿಯ ಹಾಗೆ ಚಡಪಡಿಸಿದಳು. ಏನೋ ಹಲುಬಿಬಿಟ್ಟೆನಲ್ಲ ತಾನು!

“ನನ್ನ ಮಾತಿನ ಅರ್ಥ ಅಂದರೆ...”

“ಯಾಕೆ... ಹೆದರಿಕೆಯಾಯ್ತು?”

“ಹಾಂಆ. ಶಿಕ್ಕಿ ಇರೋದೇ ಹೆದರಿಸೋದಕ್ಕೆ, ಆದರೆ ಹೆದರಿಕೆಯನ್ನು ಓಡಿಸಲಿಕ್ಕೂ ಇರ್ತದೆ...”

“ಅದು ಹ್ಯಾಗೆ?”

“ಬಹಳ ದಂಡಿಸಿ ಯಾರನ್ನಾದರೂ, ಉದ್ದಂಡರಾಗಿಬಿಡ್ಡಾರೆ.”

ಹೇಗೋ ಉಸಿರು ಮರಳಿ ಬಂದಂತಾಯಿತು.

“ಹಾಗಾದರೆ ಸ್ವಯಂ ಜಾಗ್ರತರಾಗಿರಿ. ದಂಡಿಸೋದಾದರೆ ಉದ್ದಂಡತೆಯನ್ನು ಸಹಿಸಲೂ ಸಿದ್ಧರಾಗಿ... ಆದರೆ ಮೊದಲು ಮಲಗೋ ಪ್ರಯತ್ನ ಮಾಡಿರಿ. ಬಿದಿರೇ

೬೬೬ / ಆವಿಗೆ

ಇಲ್ಲದಿದ್ದರೆ ಕೊಳ್ಳಲು ಬಾರಿಸೋದು ಹೇಗೆ?”

“ಮೊದಲು ಶಿಕ್ಷೆಯನ್ನು ನಿರ್ಧಾರ ಮಾಡೋಣ. ಆಮೇಲೆ ಲೆಕ್ಕಾಚಾರದಲ್ಲಿ ಅನ್ಯಾಯವಾಗುವ ಸಂಭವ ಇರೋದಿಲ್ಲ.”

“ಸರಿ, ನಿರ್ಧಾರ ಮಾಡಿ”

“ನನಗೆ ಅರ್ಥಗಂಟೆ ನಿದ್ದೆ ಬರದೆ ಹೋದರೆ, ಖರ್ಪೋಲಿಯ ಸುಂದರವಾದ ರೆಸ್ತೋರೆಂಟ್ ‘ಪಣಕುಟಿ’ಯಲ್ಲಿ ಯಾಲಕ್ಕೆ–ಶುಂಠಿ ಇತ್ಯಾದಿಗಳನ್ನು ಹಾಕಿದ ಚಹಾ ಕುಡಿಸಬೇಕಾಗುವುದು.”

ಕಟ್ಟಿಕೊಂಡಿದ್ದ ಅವಳ ಉಸಿರು ಹೊರಬಿದ್ದ ನಿರ್ದ್ವಂದ್ವವಾಗಿ ತರಂಗಿತವಾಗ ತೊಡಗಿತು.

“ದಯೆಯಿರಲಿ...ದಯೆಯಿರಲಿ...! ದಂಡನೆಯನ್ನು ಘೋಷಿಸುವ ಮುನ್ನ ನ್ಯಾಯಾಧೀಶ ಮಹೋದಯರು ಅವರಾಧಿಯ ಸಾಮಧ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು.”

“ಸಾಮಧ್ಯವೇನೂ ಕಡಿಮೆಯಿಲ್ಲ ಅವನಿಗೆ! ಅವನು ಕೇವಲ ನಮ್ಮೊಂದಿಗೆ ಚಹಾ ಕುಡಿಯವವ್ಯಾಪಕಾಶ ಕೊಡಲಿ, ಬಿಲ್ಲಿನ ಜಿಂತೆಯನ್ನು ಚಹಾದ ಶೋಳಿಯವರಿಗೇ ಬಿಡಲಿ. ಆದರೆ ಜೊತೆಗೆ ನಗುವಿನ ಬೋನಸ್ ಮಾತ್ರ ಬೇಕೇಬೇಕು, ನ್ಯಾಯಾಧೀಶರಿಗೇ ಬೋನಸ್ ಇಲ್ಲವಾದರೆ ಮಾಥ್ ಮಾಡುವವರಲ್ಲ ಅವರು!”

“.....”

“ಅಲ್ಲಿ ಎದುರಿಗೆ ನೋಡಿದೀರಾ?”

ಎಂದೂ ಸ್ವೀನ್ ಆಚೆ ಫಾಟಿಯಲ್ಲಿ ಇಳಿಯುತ್ತಿರುವ ನಾಗಮುರಿ ರಸ್ತೆಯ ಕಡೆ ಅವಳ ಗಮನವನ್ನು ಅವರು ಸೇಳಿದರು.

“ಗಾಡಿ ಈ ಆಳವಾದ ತಗ್ಗು ದಾಟಿ ಸಹ್ಯಾದ್ರಿಯ ಮೊದಲನೆಯ ಘಟ್ಟವನ್ನು ಏರಿದಾಗ, ರಸ್ತೆಯ ಬಲಗಡೆಯ ಬದುವಿನ ಮೇಲೆ ನಿರ್ಮಾಣವಾದ ‘ಪಣಕುಟಿ’ ರಸ್ಟ್ರಾ ಕಾಣಿತ್ತದೆ.”

ಗಾಡಿ ಪಾತಾಳಕ್ಕೆ ಇಳಿಯುತ್ತಿರುವಂತೆ ಭಾಸವಾಯಿತು ದೃಶ್ಯವು ರೋಮಾಂಚಿತ ಗೊಳಿಸಿತು.

“ಶುಂಠಿ–ಯಾಲಕ್ಕೆ ಹಾಕಿದ ಚಹಾ ನಿಮಗೆ ತುಂಬ ಇಷ್ಟವಾ?”

“ಬಹಳ, ನೋಡಿ... ನಾವು ಗುಜ್ಜಾಭಾಯಿ. ಚೌಗಾಲವಾಗಲಿ, ಬೇಸಗೆಯಾಗಲಿ, ಮಸಾಲೆಯಿಲ್ಲದ ಚಹಾ ಗಂಟಲಿನಲ್ಲಿ ಇಳಿದ ಕೊಡಲೆ ಬರೀ ಬಿಸಿನೀರಹಾಗೆ ಅನಿಸಿಬಿಡುತ್ತದೆ. ಬೇಸರದ ಸಂಗತಿಯೆಂದರೆ, ಒಂದೊಂದು ಬಾರಿ ಕಾರ್ಯಕ್ರಮದ ಒತ್ತಡದಲ್ಲಿ ಚಹಾ ಕುಡಿಯಲಿಕ್ಕೂ ಸಮಯವಿರುವುದಿಲ್ಲ. ಇಲ್ಲವಾದರೆ ಇಷ್ಟ್ವಾಂದು ಸುಂದರವಾದ ಸ್ಥಳದಲ್ಲಿ, ಮನಸ್ಸಿಗೆ ಬಂದಪ್ಪು ಕಾಲ ಆರಾಮಾಗಿ ಕುಳಿತಿರಲು

ಯೋಗ್ಯವಾಗಿದೆ. ವಿದಂಬನೆಯೆಂದರೆ, ಎಲ್ಲವೂ ಇದೆ, ಪುರಸೊತ್ತು ಇಲ್ಲ.”

ಸಂಜಯ ಕ್ರಮೋಯಿಯ ಮುಕ್ತಪಾದ ಮಾತಿನಲ್ಲಿ ಒಮ್ಮೆಲೇ ತಪ್ಪವಂಥ ಗುಣವಿತ್ತು. ‘ಎಲ್ಲವೂ’ ಎಂಬುದರೊಂದಿಗೆ ದುಃಖಿತ ತೀವ್ರತೆ ಅವಳನ್ನು ತುಂಬಿತು.

ಓರೆನೋಟೆಡಿಂದ ಅವರ ಮುಖವನ್ನು ಶೋಧಿಸುತ್ತೆ ತಡಕಾಡುತ್ತ ಅವಳ ದೃಷ್ಟಿ ಕೆನ್ನೆಯ ಮೇಲೆ ನಿಂತಿತು. ಕಿವಿಯ ಬದಿಯಲ್ಲಿನ ಕೂದಲು ಬೆಳ್ಳಿಗಾಗುತ್ತಲಿತ್ತು. ತಲೆಯಲ್ಲಿನ ಅರೆನರೆತ ಮಿಶ್ರ ಕೂದಲು ಬಿಳಿದಾಗಲು ಹೆಚ್ಚುಕಾಲ ಹಿಡಿಯಲಿಕ್ಕಿಲ್ಲ.

ಇಳುಕಲಿನ ರಸ್ತೆಯೊಂದಿಗೆ ಸಂಚೇರು ಕನೋಯಿ ಎಲ್ಲಿಯೊಂದೂ ಇಳಿದುಹೋಗಿದ್ದಾರೆ...

ಅವರು ತಮ್ಮ ಕುಸಿತವನ್ನು ತಾನೇ ಪರೀಕ್ಷೆಸಿಕೊಳ್ಳುತ್ತಿದ್ದಾರೆಯೇ, ಅಥವಾ ಪ್ರಕೃತಿಯ ಸೌಂದರ್ಯದಿಂದ ಆಹ್ಲಾದಿತರಾಗಿ ಸ್ತುಭವಾಗಿದ್ದಾರೆಯೇ ಎಂಬುದು ಅವಳಿಗೆ ಶಿಳಿಯಲ್ಲ.

ಅವರ ನಾಡಿಮಿಡಿತವನ್ನು ಅರಿಯುವುದಕ್ಕಾಗಿಯೇ ಅವಳು ಕೆದಕಿದಳು.

“ಪುರಸೊತ್ತಿಗಾಗಿ ಮೊದಲು ಮನಸ್ಸಿನಲ್ಲಿಂದು ಇಚ್ಛೆಯಿರಬೇಕಾದ ಅವಶ್ಯಕತೆ ಇಲ್ಲವೇ?”

ಅವಳ ಮಾತು ಅವರ ಕಿವಿಯ ಮೇಲೆ ಬಿಂದುತ್ತಿರಲ್ಲ. ರಿಸ್ವಾಚ್ ಮೇಲೆ ದೃಷ್ಟಿ ಹಾಯಿಸುತ್ತ ಅವರು ತೈಯವರನಿಗೆ ಸೂಚನೆ ಕೊಟ್ಟರು.

“ಹೀಗೆ ಮಾಡು, ಗಾಡಿಯನ್ನು ‘ಪಣಕುಟ್ಟಿ’ಯ ಪಾಕಿಂಗನಲ್ಲಿ ಹಚ್ಚು ಹದಿನ್ಯೇದು ನಿಮಿಷಕ್ಕಿಂತ ಹೆಚ್ಚು ಸಮಯ ಇಲ್ಲಿ ಹಿಡಿಯಲಾರದು.”

ನಂತರ ಪಸಿಸ್‌ನಿಂದ ಐವತ್ತರ ನೋಟನ್ನು ತೆಗೆದು ತೈಯವರ್ ಕಡೆ ಹಿಡಿಯತ್ತ ಹೇಳಿದರು.

“ಗೇಟಿನ ಹೋರಗೆ ಸ್ವಲ್ಪ ಕೆಳಗಡೆ ಸರದಾರಜಿ ಧಾಬಾ ಇದೆ. ಹೋಗಿ ಚಾ ಹುಡಿ. ಸಮಯದ ಬಗ್ಗೆ ಗಮನ ಇರಲಿ.”

ಅವಳು ತನ್ನನ್ನು ಅಳಿದು ತೂಗಿ ನೋಡಿಕೊಳ್ಳುತ್ತೊಡಗಿದಳು. ಅವರ ಜೊತೆ ಕುಳಿತುಕೊಳ್ಳೋದಕ್ಕೆ ಸಂಕೋಚ ಆಗುತ್ತಲಿತ್ತು. ಅವರೊಡನೆ ಇಮ್ಮೋಂದು ಸಲಿಗೆ! ಇಮ್ಮೋಂದು ಕಡಿಮೆ ಅವಧಿಯಲ್ಲಿ? ಬಹಳ ಕಾಲದಿಂದ ಪರಿಚಿತರೋ ಏನೋ ಅನ್ನುವ ಹಾಗೆ.”

ನಿದೇಶನದ ಮಾತುಗಳನ್ನು ಕತ್ತಲಿಸಿ, ಅವರು ಅವಳ ಕಡೆ ಉನ್ನುವಿರಾದರು.

ಬಲ ಮೊಣಕಾಲ ಮೇಲೆ ಕವುಚಿ ಬಿಂದುಹೊಂಡಿದ್ದ ಅವಳ ಹಸ್ತದ ಮೇಲೆ ಅವರು ನಿಧಾನವಾಗಿ ತಮ್ಮ ಹಸ್ತವನ್ನು ಇಟ್ಟರು.

ನಿಶ್ಚಯವಾಗಿ ಸಾಗಿದ್ದ ಶ್ವಾಸದ ಆರೋಹ-ಅವರೋಹ ಉದುಕೊಳವೆಯಾಗಿ ಪರಿವರ್ತಿತವಾಯಿತು.

ಇಂಟ / ಆವಿಗೆ

ಮುದುಡಿ ಸಂಕುಚಿತಗೊಂಡಹಾಗೆ, ಮುಟ್ಟಿದರೆ ಮುನಿ ಎಲೆಯ ಹಾಗೆ ಅಪ್ರಿಯವಾದ ಸ್ವರ್ಥ.

ಬೋಗಸೆಯಲ್ಲಿ ಸಿಕ್ಕಿಕೊಂಡ ತನ್ನ ಹಸ್ತವನ್ನು ಆಶಂಕದಿಂದ ಹೊರಗೆಳಿದುಕೊಳ್ಳಲೇ! ಶಬ್ದಗಳೇ ಪ್ರತಿವಾದ ಆಗಲಿಕ್ಕಿಲ್ಲವೇ?

ಅವಳು ಸಕ್ರಿಯವಾಗುವುದಕ್ಕೆ ಮುನ್ನವೇ ಅವರ ಮಾತುಗಳು ಅವಳನ್ನು ತನ್ನ ಸುತ್ತಿನಲ್ಲಿ ಎಳಿದುಕೊಂಡವು.

“ಪುರಸೋತ್ತಿನ ಇಚ್ಛೆ ಯಾರಿಗೆ ಇರುವುದಿಲ್ಲ ಹೇಳಿ, ನಮಿತಾ!”

“ಪ್ರತ್ಯೇಯಿರುವುದು ಬದಲಾದ ಪ್ರಾಧಿಮಿಕತೆಯಲ್ಲಿ. ಈ ಮೊದಲು ಪ್ರಾಶಸ್ತಿಗಳೇ ತಂಬ ನಿರ್ದಯವಾಗಿ ರೊಲರಿನ ಅಡಿಯಲ್ಲಿ ಸಿಕ್ಕಿ ಜಲ್ಲಿಯಹಾಗೆ ಅದರ ಚಹರೆಯನ್ನೇ ಬದಲು ಮಾಡಬಿಡುತ್ತವೇ... ಆಗೇಗ ನನ್ನಲ್ಲಿ ಉಕ್ಕುವ ಆಸೆಗಳನ್ನು ನಾನು ಗುರುತಿಸಲಾರದವನಾಗಿದ್ದೇನೇ ಎಂದರೆ ನಿಮಗೆ ವಿಶ್ವಾಸವಾಗಲಿಕ್ಕಿಲ್ಲ! ಅಂತರಂಗದಲ್ಲಿ ಅವುಗಳಿಗೆ ನೆಲೆಯೇ ಇಲ್ಲವೇನೋ ಅನ್ನವ ಹಾಗೆ ಬಯಕೆಯ ಸಂಬಂಧಗಳೇ ಮುರಿದುಹೋಗುತ್ತಿರುವುದರಿಂದ ಹೈರಾಣಾಗಿದ್ದೇನೇ!”

“ಅಧವಾ ಅವುಗಳನ್ನು ಗುರುತಿಸಿಯೂ ಮುಖ ತಿರುಗಿಸುವುದು ಅಭ್ಯಾಸವಾಗಿ ಬಿಟ್ಟದೆ.”

“ಅಲ್ಲ-ಇದಾವುದೂ ನಿಜವಲ್ಲ! ಪರೋಕ್ಷ ರೂಪದಿಂದಮನಸ್ಸಿನ ಒಳಗಡೆ ಏನೋ ಒಂದುಬಗೆಯ ಒತ್ತಡ ಉಂಟಾಗುತ್ತದೆ-ಪುರಸೋತ್ತನ್ನು ಮಾಡಿಕೊಳ್ಳುವುದಾದರೂ ಯಾರ ಸಲುವಾಗಿ?

“ಒಮ್ಮೆಯಂತಹ ಇಷ್ಟರಲ್ಲೇ ಗೊತ್ತಿಲ್ಲದವಳು-ನೋಡಿಲ್ಲದವಳು ಆಗಿಬಿಡ್ಡೀಯ?”

ಅಂಗ್ರೇಯನ್ನು ಅವರು ಸಹಜಭಾವದಿಂದ ಸರಿಸಿಕೊಂಡು, ತಮ್ಮ ಎರಡೂ ಕ್ಯಾಗಳ ಬೆರಳುಗಳನ್ನು ಒಂದು ಇನ್ನೊಂದರ ಮಧ್ಯ ಸಿಕ್ಕಿಸಿಕೊಂಡರು. ಬಹಳ ಸಮಯದ ನಂತರ ಭೇಟಿಯಾದ ಮಿಶ್ರರ ಹಾಗೆ.

ದೇಹದ ಅಸ್ತಿತ್ವವೇ ಅವಳ ಅಂತರಂಗದಿಂದ ಮರೆಯಾಗಿಬಿಟ್ಟಿತ್ತು ಒಹುಶಃ. ಅವರು ಕ್ಯಾಯನ್ನು ತೆಗೆದಾಗ, ಯಾರದೋ ಬಲವಂತದ ಹಿಡಿತದಿಂದ ಅವಳು ಮರಳಿ ಪಡೆದಿದ್ದಾಳೆ ಎಂದು ಅವಳಿಗೆ ಅನಿಸಲೇ ಇಲ್ಲ.

“ಈಗ ನೋಡಬಾರದಾ!” ಸ್ವರದಲ್ಲಿ ಉದ್ದಿಗ್ಗುತ್ತೇ ಆದ್ರಾಗೊಂಡಿತ್ತು. “ಪೋಟೋ ನೋ ಸೆಶನ್ ಇವತ್ತಿನದು ಇವತ್ತೇ ಮುಗಿಸಿ ರಾತ್ರಿಯ ಷ್ಯೈಟಿಗೆ ನಾನು ಅಹಮದಾಬಾದಿಗೆ ಹಿಂತಿರುಗುವುದಾಗಿ ನಿರ್ಧಾರವಾಗಿತ್ತು. ನಾಳೇ ಬೆಳಿಗ್ಗೆ ಹತ್ತಾವರೆ ಗಂಟೆಗೆ ಗುಜರಾತ್ ರಾಜ್ಯದ ಎಲ್ಲ ಅಭರಣ ಹಾಗೂ ರತ್ನಪದಿ ವ್ಯಾಪಾರಿಗಳ ರವ್ವುದಾರರ ಒಂದು ಮಹತ್ವಪೂರ್ವಂ ಸರಕಾರಿ ಸಮ್ಮೇಳನ ಆಗುತ್ತಲಿದೆ- ಗುಜರಾತ್ ರಾಜ್ಯದ ಅಭರಣ ಉದ್ದೇಶದ ಅಭಿವೃದ್ಧಿಯ ಸಾಧ್ಯತೆಗಳ ವಿಷಯದ ಮೇಲೆ. ಆದರೆ ನನಗೆ ಹೋಗಲು

ಆಗುತ್ತಿಲ್ಲ.”

ಅವರು ತಡೆದರು.

“ನಿಮಗೆ ಸಂಬಂಧವಿಲ್ಲದಿದ್ದರೂ ಹೇಳೇನೇ, ಸರಕಾರ ಹೊಸ ಬಜೆಟ್‌ನಲ್ಲಿ ಆಭರಣ ಉದ್ಯೋಗದ ವಿಕಾಸಕ್ಕಾಗಿ ಅನೇಕ ಅನುಕೂಲ ಮನ್ಯಾಗಳನ್ನು ಪ್ರಕಟಿಸಿದೆ. ಆಯಾತೆಗೊಳ್ಳುವ ಕಚ್ಚಿ ರತ್ನಗಳು, ಬಂಗಾರ, ವಿಶೇಷ ಯೆಂತ್ರಗಳು, ಕಂಪ್ಯೂಟರ್, ಉಪಯೋಗ ಉಪಕರಣಗಳು, ವ್ಯಾಕೀಂಗ್ ಸಾಮಗ್ರಿ ಮುಂತಾದವುಗಳ ಮೇಲಿನ ಕರವನ್ನು ತೆಗೆದುಹಾಕಿದೆ. ಆಭರಣ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಆವಶ್ಯಕ ಸಾಮಾನುಗಳನ್ನು ಲೈಸೆನ್ಸ್ ಇಲ್ಲದೆ ವಿದೇಶಗಳಿಂದ ತರಿಸಬಹುದಾಗಿದೆ. ವಿದೇಶಿ ಕರೆಸ್‌ನಿಯ ವಿನಿಮಯ ಅವರಿಗೆ ಎಪ್ಪು ಹೊತ್ತಿಗೆ ಬೇಕಾದರೂ ಯೋಗ್ಯ ದರದಲ್ಲಿ ಯಾವುದೇ ಜಂಚಾಟವಿಲ್ಲದೆ ಸಿಗುತ್ತದೆ. ಈ ಎಲ್ಲ ಸೌಲಭ್ಯಗಳ ಲಾಭವನ್ನು ನಾವು ಹೇಗೆ ಪಡೆಯಬಹುದು? ಹೇಗೆ ಪಡೆಯಬೇಕು? ನಿಯಾತ ವ್ಯಾಪಾರಕ್ಕೆ ಬೇರೇನಾದರೂ ಅವಶ್ಯಕತೆಗಳಿವೇಯೇ? ಅವುಗಳ ಬಗೆಗೂ ಸರಕಾರ ತನ್ನ ನಿಲವುಗಳನ್ನು ಬದಲಿಸಬೇಡವೇ? – ಈ ಎಲ್ಲ ಸಂಗತಿಗಳು ಈ ಗೌಷಣ್ಯಯಲ್ಲಿ ಚಚ್ಚಿಯಾಗಬೇಕಾಗಿದೆ. ಅದಕ್ಕೆ ಸರಕಾರದಿಂದ ದೊರಕುತ್ತಿರುವ ವಿನಾಯಿತಿಗಳ ಕುರಿತು ನಿಲಾಕ್ಷ್ಯ ಸಲ್ಲದು. ಆದರೆ ಈ ಸಂದರ್ಭದಲ್ಲಿ ನಾನು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಅಲ್ಲಿಗೆ ಹೋಗಲು ಆಗುತ್ತಿಲ್ಲವಲ್ಲ ಎಂಬ ವ್ಯಧಿ ನನ್ನನ್ನು ಕಾಡಿದೆ.”

ಅವರು ಒಮ್ಮೆಲ್ಲ ತಲೆಯೆತ್ತಿ ಅವಳ ಕಡೆ ನೋಡಿ ಹೇಳಿದರು – “ನೀವು ಪುರಸೋತ್ತಿನ ಬಗ್ಗೆ ಮಾರ್ಪಾಡಿದಿರಲ್ಲ; ಅದಕ್ಕಾಗಿ ಹೇಳುತ್ತಿದ್ದೇನೆ. ಒಮ್ಮೊಮ್ಮೆ ಸ್ಥಿತಿ ನಮ್ಮ ನಿಯಂತ್ರಣಾದ ಹೊರಗೆ ಇರುತ್ತದೆ. ಒಂದು ಇನ್ನೊಂದರಲ್ಲಿ ಸಿಕ್ಕಿಹಾಕಿಕೊಂಡು ಜಟಿಲವಾಗಿಬಿಡುತ್ತದೆ. ಅಂಥ ಸಂದರ್ಭದಲ್ಲಿ ಪುರಸೋತ್ತಿನ ಬಗ್ಗೆ ವಿಚಾರಿಸಲು ಹೇಗೆ ಸಾಧ್ಯ? ಸರಕಾರ ಹಾಗೆ ಕಡಿಮೆ ಜಾಣ ಇಲ್ಲ! ಸರಕಾರ ಎಂದೂ ಆಭರಣ ಉದ್ಯೋಗದ ಬಗ್ಗೆ ಇಮ್ಮೊಂದು ರಿಯಾಯಿತಿಗಳನ್ನು ಪ್ರಕಟಿಸಿರಲಿಲ್ಲ. ನಾವು ನಿಂತುಕೊಂಡದ್ದು ಕೇವಲ ನಮ್ಮ ಸ್ವಂತದ ಪರಿಶ್ರಮದ ಬಲದ ಮೇಲೆ. ನಮ್ಮ ಪ್ರತಿನಿಧಿಗಳು ವಿಶ್ವಮಂತ್ರಿ ಮನಮೋಹನ ಸಿಂಗರನ್ನು ಹನ್ನೊಂದುಬಾರಿ ಭೇಟಿಯಾಗಿದ್ದಾರೆ. ಕೊನೆಗೂ ಕೆಲಸವಾದದ್ದು ಬೆದಿಕಿಯಿಂದ. ಕಳೆದ ವರ್ಷ ಆಭರಣ ನಿಯಾತವೋಂದರಿಂದಲೇ ಎರಡು ಪಟ್ಟಿ ವಿದೇಶಿ ವಿನಿಮಯ ನಡೆಸಿರುವುದು ನಿಮಗೆ ಗೊತ್ತಾ? ಎಪ್ಪು ದಿನಗಳವರೆಗೆ ಹೀಗೇ ಮಲತಾಯಿ ಧೋರಣೆ ಸಹಿಸುತ್ತ ಬರಬೇಕು! ನಾಳೆ ಬೆಳಿಗ್ಗೆ ನಡೆಯಲಿರುವ ಸಮ್ಮೇಲನದಲ್ಲಿ ನಾನು ಕೆಲವು ಮೂಲಭೂತ ಆವಶ್ಯಕತೆಗಳ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಬಯಸಿದ್ದೆ.”

ಇಂಥ ವಿಷಯಗಳ ಬಗ್ಗೆ ತಿಳಿವಳಿಕೆ ಏನೂ ಇರದಿದ್ದರೂ ಅವರ ಮನಸ್ಸು ಅಶಾಂತಗೊಂಡಿದ್ದರ ಬಗೆಗೆ ಅವಳಿಗೂ ಚಿಂತೆಯಾಯಿತು. ಮನಸ್ಸಿನ ತುಮುಲಗಳಿಂದ

೬೪೦ / ಆವಿಗೆ

ಅವರು ಒಂದಿಷ್ಟಾದರೂ ಹೊರಗೆ ಬರಲೆ ಎಂಬ ಉದ್ದೇಶದಿಂದ ಅವಳು ಅವನನ್ನು ಮತ್ತೆ ಕೆದಕಿದಳು.

“ಆಭರಣ ವ್ಯವಸಾಯದ ಮೂಲಭೂತ ಅವಶ್ಯಕತೆಗಳು ವಾಸ್ತವವಾಗಿ ಏನು?”

ಪ್ರಶ್ನೆ ಅವರನ್ನು ಇನ್ನಷ್ಟು ಹಿಗ್ಗಿಸಿತು. ವಿಷಯದ ಎಳೆದಾಟದಲ್ಲಿ ಸಿಲುಕಿಕೊಂಡಿದ್ದ ಅವರಿಗೆ ಬಹುಶಃ ಪರಸ್ಪರ ಮಾತುಕೆಯೆ ಅವಶ್ಯಕತೆ ಇದ್ದೇ ಇತ್ತು.

“ವಾಸ್ತವವಾಗಿ ವಿನಾಯಿತಿ-ಸೌಲಭ್ಯಗಳೆಲ್ಲ ನಮಗೆ ದೊರೆಯುತ್ತವೆಯೆಂದೇ ಇಟ್ಟಕೊಳ್ಳೋಣ - ಪ್ರಶ್ನೆಯೇನೆಂದರೆ ಇವೆಲ್ಲ ಯಾರಿಗಾಗಿ? ಆಭರಣ ವ್ಯವಸಾಯದ ಎದುರು ನಿಂತಿರುವ ಬಹುದೊಡ್ಡ ಅಪಾಯ ಅಂದರೆ-ಅದರ ವಾರಸುದಾರಿಕೆ. ವಾರಸುದಾರಿಕೆಯನ್ನು ತಯಾರು ಮಾಡಲು ಸಾಧ್ಯವಾಗಲಿಲ್ಲ ನಮಗೆ. ಆಕಡೆ ಲಕ್ಷ್ಯ ಏವೇ ಇಲ್ಲ ನನಗೆ. ಆಭರಣ ವ್ಯವಸಾಯ ಇವತ್ತಿಗೂ ಒಂದು ವಂಶ ಪರಿಂಪರೆಯಿಂದ ಬಂದಿರುವ ವ್ಯವಸಾಯವಾಗಿಯೇ ಪ್ರತಿಷ್ಠಿತಗೊಂಡಿದೆ. ವಿಡಂಬನೆಯೇನೆಂದರೆ ಈಗ ಜಾತಿಯ ಸಮೀಕರಣ ಬದಲಾಗಿದೆ, ಸೋನಗಾರನ ಮಗ ತಾನು ಸೋನಗಾರ ಎಂದು ಕರೆದುಕೊಳ್ಳಲು ಇಷ್ಟ ಪಡ್ಡಾ ಇಲ್ಲ. ಸೋನಗಾರಿಕೆಯ ಉದ್ಯೋಗದಲ್ಲಿ ಅವನಿಗೆ ರುಚಿಯೇ ಇಲ್ಲ. ಜಂಟಲಮನ್ ಕ್ಲಾಸನಲ್ಲಿ ಸೇರಿಕೊಳ್ಳೋದಕ್ಕೆ ಅವನು ಯೋಚಿಸ್ತಿದಾನೆ. ಅಪನ ಯೋಗಕ್ಕೇಮ-ರಿಸ್ಕ್ ತಗೋಳೋದಕ್ಕೆ ಅವನು ತಯಾರಿಲ್ಲ. ದೀಪದ ಜ್ಯಾಲೆಯಲ್ಲಿ ಕಣ್ಣು ಒಡೆದುಕೊಳ್ಳು, ಅವನು ಕುಶಲ ಕೆಲಸಗಾರನಾಗಿ ಬದುಕಲು ತಯಾರಿಲ್ಲ. ಯೋಚನೆ ಮಾಡಿ ನೋಡಿ, ನಮ್ಮ ತಲೆಮಾರು ಮುಗಿಯುತ್ತಲೇ ಎಲ್ಲವೂ ಕುಸಿದುಹೋಗುತ್ತದೆ.”

ಅವರು ಜೋರಾಗಿ ಮಾತನಾಡುತ್ತಿದ್ದರು.

“ಸೋನಗಾರಿಕೆಯ ವ್ಯವಸಾಯದಲ್ಲಿ ಹೊಸ ತಲೆಮಾರಿನ ಅಭಿರುಚಿಯನ್ನು ಉಳಿಸಿಕೊಳ್ಳುವುದು ಸ್ವೀಂ ವ್ಯವಸಾಯದ ಬಹುದೊಡ್ಡ ಸವಾಲು. ಮುಂದುವರೆಯಲು ಸೌಲಭ್ಯಗಳನ್ನು ಹೆಚ್ಚಿಸಬೇಕಾಗುತ್ತದೆ. ರಾಜ್ಯಮಟ್ಟಿದಲ್ಲಿ ಆಭರಣ ಉದ್ಯೋಗದ ವಿಕಾಸಕ್ಕಾಗಿ ಸರಕಾರದಿಂದ ನಿರೀಕ್ಷಿಸುತ್ತಿರುವ ಸಹಕಾರವನ್ನು ನಿರಂತರ ದೊರೆಯುವ ಹಾಗೆ ಮಾಡಬೇಕಾದ ಅವಶ್ಯಕತೆಯಿದೆ. ನಿಮಗೆ ಗೊತ್ತಿರುಹುದು, ಈಗ ಆಭರಣಗಳ ಡಿಸ್ಟ್ರಿಂಗ್ ಸಲುವಾಗಿ ದಿಲ್ಲಿ, ಮುಂಬಯಿ, ಜ್ಯೇಪುರಗಳಲ್ಲಿರುವ ತರಬೇತಿ ಕೇಂದ್ರಗಳ ಹಾಗೆ ಗುಜರಾತಿನಲ್ಲಿಯೂ ಈ ತರಹೆಯ ತರಬೇತಿ ಕೇಂದ್ರದ ಅವಶ್ಯಕತೆ ಇದೆ. ತೊಂದರೆಯೇನಿದೆ ಗೊತ್ತಾ? ಸ್ವೀಂಗಾರಿಕೆಯಲ್ಲಿ ಅಭಿರುಚಿಯಿರುವ ನಮ್ಮ ವಿದ್ಯಾರ್ಥಿಗಳನ್ನು ತರಬೇತಿಗಾಗಿ ದಿಲ್ಲಿಯ ‘ಆಭರಣ ಉತ್ಪದನಾ ವಿಕಾಸ ಕೇಂದ್ರ’ಕ್ಕೆ ಕೆಳಿಸಬೇಕಾಗುವುದು. ಅಫ್ವಾ ಮುಂಬಯಿಯ ‘ಜೀಮ್ ಆಂಡ್ ಜ್ಯೂಪೆಲರಿ ಎಕ್ಸ್ಪೋರ್ಟ್ ಪ್ರಮೋಶನ್ ಕೋನ್ಸಿಲ್’ ಅಫ್ವಾ ಜ್ಯೂಪೆಲರಿ ಪ್ರೊಜೆಕ್ಟ್ ಡೆವಲಪ್‌ಮೆಂಟ್ ಸೆಂಟರ್‌ಗಳಿಗೆ ಕೆಲಿಸಬೇಕಾಗುತ್ತದೆ.

“ಪರಿಮಿತವಾದ ಅನುಕೂಲತೆಗಳಿಂದಾಗಿ ಅವರೆಲ್ಲ ದಿಲ್ಲಿ-ಮುಂಬಯಿಗಳಿಗೆ

ఆవిగే / ఇలిగ

హోగలారదు. ఆదరే ఈ యువకరు కేలసద ఆకషణశేయింద హోగ్తారేయే హోరతు తరబేతి పడేయోదు అవరిందాగదు.”

“నీవు నిమచ్ లాజియవరిగె నిమ్మప్రతినిధిత్వవన్ను యాకే కొడోఎదిల్ల? మహత్త్వపూర్వం విషయగళన్ను అవరూ గోష్టియల్లి జచ్చిసబముదల్ల... నీవాదరేను అవరాదరేను, ఎల్ల ఒందే అల్లవా?”

“ఒందే అల్ల...” అవరు అవళ మాత్రన్ను మధ్యయే కత్తరిసి హేళిదరు “బదలాద కాయ్ క్రమద సూజనేయన్ను నాను నిమచ్ లాళిగే కొట్టిద్దేనే... ఆదరే...”

కొత్తాధ్ సుమ్మినిద్ద మేలే అవరు తమ్మ మాతుగళన్ను పూర్వం మాడిదరు. “నిమచ్ లా గోష్టియల్లి భాగవతిసిదరే నన్ను బింతె కడిమెయాగోఎదిల్ల.” “నిమ్మ ప్రత్యియాగిద్దారే అవరు! నీవు యాకే హాగే యోజిస్తిదీరి?” “యోజనె మాడబారదు నిజ, ఆదరే యోజనె మాడువుదు అనివాయిపేనిసలు అనేక కారణాగాలివే.”

ప్రతిక్రియీయాగి అవళు గొందలదల్లి బిద్దభు. పెత్తియ బగేగే అవిల్లాస పడలు కారణ కేళువష్ట అవళు సంజయ కనోయియవర అంతరంగవన్ను అరితిరలిల్ల.

మళ్గాలద కిటప హాగే అవరిబ్బర నడువే బందు కుళిత మౌనద కిటపవన్ను అవరే బందు బగేయ ఆత్మాలాపద మూలక ఓడిసిదరు.

అవరు హేళుత్తిద్దరు...
అవర కాయ్ -వ్యాపారగళల్లి ఆసక్తి తాళువుదర బదలు నిమచ్ లాళిగే తన్న వృద్ధతందేయ కారబారవన్ను అభివృద్ధి పడిసలు ఆసక్తి జాస్తి. నిమచ్ లాళ తందే రఘుభాయి రాకూర గుజరాతిన సుప్రసిద్ధ రత్న -పచ్చె వ్యాపారిగళు మత్తు జగత్తినల్లియే అద్వితీయ రత్న పరిక్షేపకురు. నిమచ్ లా మూవరు అక్క తంగియరు -మగ ఇల్లదిద్దరింద ఆరంభదిందలే అప్పన విశ్వవ్యాపీ వ్యాపారద కారబారదల్లి ఆసక్తి తోరిదఱు మత్తు జవాబ్దారియన్ను నిషాధిసిదఱు. భారతేకే బరువ మున్న తాకొరదు ఆప్మికాదల్లి వ్యాపార మాడుత్తిద్దరు. ఆదరే తమ్మ వృద్ధతందే తీరికోండ నంతర, ప్రతిశోభాగుత్తిరువ జింబాబ్బేయ రాజన్యతీక పరిస్థితియ సంద్రభదల్లి బేరే దేశగళిగే పలాయన మాడువుదర బదలు తమ్మదే దేశకే హింతిరుగోణ, అవ్యాధాబాదిన పరంపరాగత మనేయల్లి ఉళిదు కారబారగళన్ను పునరారంభిసోణవేందు అవరు నిధరిసిదరు.

జింబాబ్బేయ సంప్రదా అవరిగే ప్రయోజనవాయితు. అల్లిన మరళిన

೬೪೨ / ಆವಿಗೆ

ಗಳಿಗಳಿಂದ ಅವರು ಕಚ್ಚು ಪಚ್ಚೆಯನ್ನು ತರಿಸಲು ಶುರುಮಾಡಿದರು. ಶತಮಾನಗಳಿಂದ ದ್ವಕರಾದ ಜಯಪ್ರದ ಕುಶಲ ಕೆಲಸಗಾರರ ಮೂಲಕ ಅವನ್ನು ಪರಿಷ್ಕರಿಸಿದರು. ಮತ್ತು ವಿಶ್ವದ ರತ್ನ ಬಾಜಾರದಲ್ಲಿ ನಿಯಾರ್ಥವನ್ನು ಪ್ರಾರಂಭಿಸಿದರು.

ಅವರ ಕಾರಣಾನೇಗಳಲ್ಲಿ ಈಗ ಆಧುನಿಕ ತಂತ್ರಜ್ಞಾನದಿಂದ, ಲೇಸರ್ ಕಿರಣಗಳಿಂದ ರತ್ನಗಳನ್ನು ಪಚ್ಚಿಗಳನ್ನು ಕೆತ್ತಿರಿಸುವ ಕೆಲಸ ನಡೆಯುತ್ತಿದೆ.

ಇಡೀ ದೇಶದಲ್ಲಫ್ಝೆ ಅಲ್ಲ. ವಿಶ್ವದಲ್ಲೇ ಎಲ್ಲಕ್ಕೂ ದೊಡ್ಡ ಆಕಾರದ ಪಚ್ಚಿಗಳು ದೊರೆಯುವುದು ಅಲ್ಲೇ. ಜಾಗತಿಕ ಮಾರುಕಟ್ಟೆಯಲ್ಲಿ ಅವರ ಪಚ್ಚಿಗಳಿಗೆ ಒಳ್ಳೆಯ ಬೇಡಿಕೆಯಿದೆ. ಪಚ್ಚಿಗಳ ವಿಶದಲ್ಲಿಯೂ ಅನೇಕ ಮಾದರಿಗಳಿವೆ. ಗಾಢ ಹಸಿರು ಬಣ್ಣದಿಂದ ಹಿಡಿದು ಸ್ಪ್ಲಿ ಹಳದಿ ಬಣ್ಣದವರೆಗೆ ಪಾರದರ್ಶಕ ಪಚ್ಚಿಗಳು ಅವರ ಕಾರ್ಯಾನೆಯ ವಿಶೇಷತೆ.

ಅವರ ಪ್ರತಿಷ್ಠಿತಾಗಿಯೂ ನಿರ್ಮಾಣ ತನ್ನ ತಂದೆಯ ಪ್ರತಿನಿಧಿತ್ವ ಮಾಡಿಯೇ ಮಾಡ್ತಾಳೆ—ಅಪನ ವ್ಯವಹಾರದ ಹಿತರಕ್ಕೆಯೇ ಅವಳ ಮುಖ್ಯ ಗುರಿಯಾಗಿರುತ್ತದೆ. ಮನುತ್ತಿರುವುದರ ಅನುಭವವನ್ನು ಸಹಿಸಲಾಗುತ್ತಿಲ್ಲ.

ಗೋಷ್ಠಿಯಲ್ಲಿ ನಿಶ್ಚಯಾಗಿಯೂ ನಿರ್ಮಾಣ ತನ್ನ ತಂದೆಯ ಪ್ರತಿನಿಧಿತ್ವ ಮಾಡಿಯೇ ಮಾಡ್ತಾಳೆ—ಅಪನ ವ್ಯವಹಾರದ ಹಿತರಕ್ಕೆಯೇ ಅವಳ ಮುಖ್ಯ ಗುರಿಯಾಗಿರುತ್ತದೆ.

ಅವರ ಅಧಾರಾಗಿನಿಯಾದ ನಿರ್ಮಾಣ ತಂದೆಯ ವ್ಯವಸಾಯಕ್ಕೆ ಸಹಕರಿಸಿದ ನಂತರವೂ ಅವರ ವ್ಯವಹಾರದ ಹಿತ—ಅಹಿತಗಳನ್ನು ಹೇಗೆ ಉಪೇಕ್ಷಿಸಬಲ್ಲಿಳು ಎಂಬ ಸಂಶಯ ಮಟ್ಟುವುದು ಅಸ್ವಾಭಾವಿಕವೇನೂ ಅಲ್ಲ. ಆದರೆ ಸತ್ಯದ ಜಹರೆ ಮಾತ್ರ ನೀರಿನ ಪಾತಳಿಯ ಮೇಲೆ ಹೊಳೆಯುವ ಪ್ರತಿಬಿಂಬವಲ್ಲ!

ಹದಿಮೂರು ವರ್ಷಗಳ ಒಡನಾಟಗಳ ನಡುವೆ ಸುಖೀ—ಸಂತುಷ್ಟ ಗೃಹಸ್ಥನ ಮುಖಿವಾಡ ಧರಿಸಿದ ಅವರು ಈಗ ತಮ್ಮನ್ನು ಸ್ವಯಂ ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ನಿರ್ಮಾಣ ಸ್ವಾಧೀನ ಸ್ವಾಭಾವದ ಹೆಣ್ಣು. ನಿರ್ಮಾಣ ಮೃದುತ್ವವನ್ನು ಅವರು ನೋಡಿದ್ದರೆ ಅದು ನಿರ್ಮಾಣ ಸ್ವಾಭಾವಿಕ ಪ್ರಕೃತಿಯಲ್ಲ, ಕೇವಲ ವ್ಯವಹಾರಿಕತೆ! ಅವಳ ಸಂಪರ್ಕದಲ್ಲಿ ಬರುವ ಅವಳ ವ್ಯವಹಾರ ಕುಶಲತೆಯಿಂದ ಪ್ರಭಾವಿತರಾಗಿ, ಅವಳೊಬ್ಬ ಆದರ್ಶ ಪಶ್ಚಿಮಾಂಶೆ ಅಲ್ಲ, ಬುದ್ಧಿವಂತಳಾದ ಉದ್ದ್ಯಮಿಯೂ ಹೌದು ಎಂದು ಒಟ್ಟಿಕೊಂಡು ಕುಳಿತುಕೊಳ್ಳತ್ತಾರೆ.

ಅವರಿಗೆ ಯಾವುದಾದರೂ ಒಂದು ಮನುಷ್ಯ ಆಗಿದ್ದರೆ ಬಹುಶಃ ಪರಸ್ಪರ ಸಂಬಂಧಗಳಲ್ಲಿ ಈ ಬಗೆಯ ವಿರಸ—ಒಡಕು ವ್ಯಾಪಿಸುತ್ತಿರಲಿಲ್ಲವೇನೋ! ನೈತಿಕ ಜವಾಬ್ದಾರಿ ಅವರನ್ನು ಕಟ್ಟಿಹಾಕಿ ಮರೆಯಿಸಿ ಬಿಡುತ್ತಿತ್ತೇನೋ!

‘ಪಣಕುಟ್ಟಿ’ ರಸ್ಸರಾದ ವಿಶಾಲ ಪ್ರಾಂಗಣದಲ್ಲಿ ಗಾಡಿ ನಿಲ್ಲುತ್ತಲೇ ಸಂಜಯ ಕನೋಯಿ ಜೆಹರೆಯ ಮೇಲೆ ಪರಸರಿಸಿದ ವಿಷಾದದ ಭಾರ ಸರಿಯಿತು ಮತ್ತು

ತಲೆಯ ಮೇಲೆ ಸ್ವಜ್ಞವಾದ ಆಕಾಶದಂತಹ ಬೆಳಕು ಕಾಣಿಸಿತು.

ಅವರು ನಿರಾಳವಾದದ್ದು ಒಳ್ಳೆಯದೆನಿಸಿತು.

ಮಣಿನಗೋಡೆ ಹಾಗೂ ಚಪ್ಪರದ ನೆರಳಿನ, ಪಕ್ಕಾ ಹಳ್ಳಿಯ ಮನೆಯ ಅಂಗಳದಂತಿರುವ ರೆಸ್ಟ್ರಾದ ವಿಶೇಷ ಭಾಗದಲ್ಲಿ ಎತ್ತರವಾದ ಮಂಜದ ಮೇಲೆ ಕುಳಿತು ಕಂಚಿನ ಗ್ರಾಸಿನಲ್ಲಿ ಮಸಾಲೆ ಹಾಕಿದ ಸುಗಂಧಿತ ಚಹಾ ಚಪ್ಪರಿಸುತ್ತ ಸಂಜಯ ಕನೋಯಿ ಹಿಂದಿನ ಸರಸವಾದ ಮಾತುಕೆಗೆ ಮರಳಿದರು.

“ಮಜಾ ಅನ್ನಿತಿದೆಯಾ? ಹೇಗನ್ನಿಸಿತು ಚಹಾ?”

“ಚನ್ನಾಗಿದೆ”

“ನಿದ್ದೆ ಹರಿಯಿತಾ?”

“ನನ್ನದಾ ಅಥವಾ ನಿಮ್ಮದಾ?”

“ಇಬ್ಬರದೂ”

“ಒಂದು ಗ್ರಾಸಿನಲ್ಲಿ ನಿದ್ದೆ ಹರಿಯೋ ಲಕ್ಷಣ ಇಲ್ಲ...”

“ಹಾಗಾದರೆ ಈ ಚಹಾ ಮುಗಿಯೋದ್ದೊಳಗೆ ಇನ್ನೊಂದು ಚಹಾಕ್ಕೆ ಆಡರ್‌ಕೊಡೋದು ಒಳ್ಳೆಯದು. ಇಲ್ಲವಾದರೆ ನಿದ್ದೆ ಮಾಡುತ್ತಿರುವವರೋಂದಿಗೆ ಹೋಟೋ ಸೆತ್ನೋ ನಡೆಸಬೇಕಾಗುವುದು.”

ಧೂತ್ರು, ಅಂಗಿ, ಮೇಲಿಂದ ಟಾವೆಲ್ಲು ಹಾಕಿದ ಪರಂಪರಾಗತ ವೇಷಭೂಷಣದ ವೇಟರನನ್ನು ಅವರು ಸನ್ನೆ ಮಾಡಿ ಕರೆದರು. ಅವನಿಗೆ ತಕ್ಷಣ ಇನ್ನೊಂದು ಚಹಾ ತರಲು ಆಡರ್‌ ಮಾಡಿದರು.

ಚಹಾ ಸ್ಮಾರಕಗೊಳಿಸಿತು. ಅದಕ್ಕಿಂತ ಹೆಚ್ಚು ಸ್ಮಾರಕಗೊಳಿಸಿದ್ದು ‘ಪರ್ಣಕುಟಿ’ಯ ಅಂಗಳದಲ್ಲಿ ಕಾಣುವ ನೀಲಿಯ ಮಬ್ಬಿನಲ್ಲಿ ಮುಳುಗಿದ, ನೀಳವಾಗಿ ಇಳಿಯುವ ಘಾಟ! ಪುರರ ಬಿಸಿಲು ಸಹ್ಯಾದ್ರಿಯಲ್ಲಿ ಎಲ್ಲಿ ಮಾಯವಾಯಿತು?

ಇಲ್ಲೇ ಎಲ್ಲೋ ‘ಮಾಥೇರಾನ್’ ಇರಬೇಕು! ಸೃತಾ ಮಾಥೇರಾನ್ ಬೆಟ್ಟಗಳ ಸೌಂದರ್ಯವನ್ನು ಒಬಳ ಹೊಗಳುತ್ತಿರುತ್ತಾಳೆ. ಕೇಳಿ ನೋಡೋಣ ಅನಿಸಿತು.

“ಇನ್ನು ಸಂದರ್ಭದಲ್ಲಿ ಕಾಯ್ದಕ್ಕೆ ಹ್ಯಾಗೆ ಬದಲಾಯ್ದು, ಸರ್?”

“ಸಿದ್ಧಾರ್ಥ ಮೆಹತಾನ ಮೆಹಬಾನಿ”

“ನಾಳೆ ಬೆಳಿಗೆ ಇರೋ ಗೋಷ್ಠಿಯ ಬಗೆಗೆ ನೀವು ಅವನೊಡನೆ ಚಚೆ ಮಾಡಲಿಲ್ಲವಾ?”

“ಮಾತನಾಡಿದ್ದೆ”

“ಮತ್ತೆ...?”

“ಹಟ ಮಾಡಿದ್ದೆ”

“ಹಟ ಮಾಡಿದ ಅಂದರೆ ‘ಮಡ್ ಇಲಂಡ್’ ನಲ್ಲಿ ಈ ಕೆಲಸ ಸಾಧ್ಯವೇ ಇಲ್ಲ!

ಇಂಳಿ / ಆವಿಗೆ

ಖಂಡಾಲಾ ಫಾಟಿನ ನೀಲಿ ಪದರದ ಫಾಟೋಗಳು, ಅಲ್ಲಿನ ಸನ್ಸೆಚ್ ಪಾಯಿಂಚ್, ನೂರು ಪಟ್ಟ ಹೆಚ್ಚಿನ ಪರಿಣಾಮ ಕೊಡುತ್ತದೆ.”

“ಕ್ಯಾಟಲಾಗ್ ದಿನಾ ಮಾಡೋದಲ್ಲಾರೇ, ಮಾಡಿದರೆ ಸಾಕಷ್ಟು ಇಂಟರ್ಸ್ಟ್ ತಗೊಂದು ಮಾಡಬೇಕು. ಶೈಪ್ಪ ಆಭರಣಗಳನ್ನು ಶೈಪ್ಪವಾದ ರೀತಿಯಲ್ಲೇ ಪ್ರಚಾರ ಮಾಡಬೇಕು. ಕ್ಯಾಟಲಾಗ್ ಮಗುಚುವಾಗ, ಪ್ರತಿಯೊಂದು ಪ್ರಟಿವ್ ಮಗುಚುವವನನ್ನು ಉಸಿರು ಕಟ್ಟಿಸಬೇಕು. ಒಂಡೆಗಳು, ಹುದುಗಿ, ಆಭರಣ!

“ಮಹಿಳೆಯರಿಗೆ ಮಹಿಳೆಯರೇ ಸವಾಲಾಗಬೇಕು... ಅವರಿಗಿಂತ ಶೈಪ್ಪವಾದದ್ದನ್ನು ಬೇರೆ ಯಾರೂ ಧರಿಸಬಾರದು...” ಮತ್ತೆ ಯಾರೂ ಕಾಣಲಾರರು! ನಮ್ಮ ಮಾಡಲನ್ನು ನೋಡಿದ ತಕ್ಷಣ ಮಾಕೆಚ್ ಕಡೆ ಓಡಬೇಕು, ಇದೇ ಉದ್ದೇಶ ಅಲ್ಲವಾ ನಿಮ್ಮದು!...”

“ನೋಡಿ, ನಾನು ತರ್ಕಮಾಡಿದೆ, ‘ಮಡ್ ಇಲಂಡ್’; ‘ಖಂಡಾಲಾ’ ಆದರೇನು, ವೃತ್ತಾಸವೇನು ಬಂತು? ಅಧ್ಯತ ಇರೋದು ನಿನ್ನ ಕೌಶಲದಲ್ಲಿ! ಆದರೆ ಮನುಷ್ಯ ಹಿಂಜರಿದುಬಿಟ್ಟು, ಒಪ್ಪಂದ ಮಾಡಿಕೊಳ್ಳುವಾಗಲೇ ನಾನು ಸ್ವಪ್ಪಪಡಿಸಿದ್ದೆ ಕನೋಯಿ ಸಾಹೇಬಿ! ನಿರ್ಧಾರ ಮಾಡೋದಕ್ಕೆ ಮುನ್ನ ಸಾಕಷ್ಟು ಶೋಧ ಮಾಡಿಕೊಳ್ಳಿ. ಎರಡು ಸಂಗತಿಗಳ ಮೇಲೆ ನಾನು ಒಂದೇ ಬಾರಿಗೆ ರಾಜ ಮಾಡಿಕೊಳ್ಳುವನಲ್ಲ. ದರದಲ್ಲಿಯೂ ಇಲ್ಲ, ಕೆಲಸದಲ್ಲಿಯೂ ಇಲ್ಲ. ಶೇಡ್ಯಾಲನ್ನೂ ತಳ್ಳಿಹಾಕಲಾರೆ. ನಾನು ತಿಂಗಳಿಂದೆ ಖಾಲಿ ಇಲ್ಲ.... ಅಂದುಬಿಟ್ಟು.”

ಕೇಳಿ ಅವಳು ಸ್ವಲ್ಪ ಚಕ್ಕಿತಳಾದಳು.

“ನಿಜವಾಗಿಯೂ? ವ್ಯವಹಾರದಲ್ಲೇನೋ ಸಿದ್ಧಾರ್ಥ ಸುತರಾಂ ಹಟಮಾರಿ ಅನಿಸೋದಿಲ್ಲ.”

“ವಿಷಯ ಹಟಮಾರಿತನದ್ದಲ್ಲ. ಕಲಾವಿದನ ಮನಸ್ಸಿನ ಮೂಡ್. ಖಂಡಾಲಾಕ್ಕೆ ಹೊರಟುಬಿಟ್ಟಿವು ನಾವು ಮಡ್ ಇಲಂಡ್‌ಗೆ ಹೋಗಿದ್ದರೆ ಕೆಲಸ ಕೆಟ್ಟಿ ಹೋಗ್ನಿತ್ತು.

ಹೋಸದಾಗಿ ತಂದಿಟ್ಟ ಚಹಾದ ಉಗಿ ಹೊರಡುತ್ತಲಿದ್ದ ಗಳಿಸನ್ನು ಕಚೀರ್ಫೋನಲ್ಲಿ ಹಿಡಿದುಕೊಂಡು ಎಚ್ಚರಿಕೆಯಿಂದ ಡಿಕ್ಕಿದಾದ ನಗು ನಕ್ಕರು.

ಎರಡನೆಯ ಚಹಾವನ್ನು ಚಪ್ಪರಿಸುತ್ತ ಗುಟುಕು ಗುಟುಕಾಗಿ ಕುಡಿದಾಗ ಮತ್ತಪ್ಪ ತಾಜಾತನದ ಅನುಭವ ಆಯಿತು.

ಅವರು ಹೇಳಿದರು. ಗೌತಮುಯ ಕೆಲಸದಲ್ಲಿ ತತ್ತ್ವರಳಿದ್ದಾಳೆ. ಅದಕ್ಕೆ ಒಂದೇ ಒಂದು ಉದಾಹರಣೆಯಿಂದರೆ, ಆಕೆ ತಕ್ಷಣ ತನ್ನ ಪರಿಚಿತ ಏಜಂಟರೊಬ್ಬರ ಮೂಲಕ ಖಂಡಾಲಾದ ಲಯನ್ನು ಡೆನೋದಲ್ಲಿ ನಾಲ್ಕು ಕೋಣೆಗಳನ್ನು ನಾಳೆಯವರೆಗೆ ಕಾಯಿಸಿದ್ದಾಳೆ. ಪೋಟಮೋ ಸೆಶನ್ ಗೋಧೂಳಿ ವೇಳೆಗೆ ಮುಗಿಯಿದ್ದರೆ, ನಿಶ್ಚಯವಾಗಿಯೂ ಬೆಳಿಗೆ ನಸುಕಿನಲ್ಲಿ ಎದ್ದು ಸೂರ್ಯೋದಯದ ಹೊತ್ತಿಗೆ ಮುಗಿಸಬೇಕಾಗುವುದು. ಬೆಳಿಗಿನ ಸಮಯವನ್ನು ತಪ್ಪಿಸಿಕೊಂಡರೆ ನಾಳೆ ಸಂಜೆಯವರೆಗೆ

ಅವಿಗೆ / ಇಲ್ಲಿಗೆ

ಕಾಯಬೇಕಾಗುವ ಸಂಭವ ಇದೆ. ಹಾಗೆ ನೋಡಿದರೆ ಸಿದ್ಧಾರ್ಥನನ್ನು ಪ್ರಶಂಸೆ ಮಾಡಬೇಕಾಗುತ್ತದೆ. ಅನೇಕ ಕಲಾಕಾರರಿಗಿಂತ ಹೆಚ್ಚು ಕೆಲಸ ಬೀಳುತ್ತದೆ ಅವರಗೆ. ಅವರ ಈ ಮೊದಲಿನ ಕ್ಯಾಟಲಾಗ್‌ನ್ನು ಜೆ.ಪಿ.ಸಿಂಹಲ ಮಾಡಿದ್ದ. ಆದರೆ ಸಿಂಹಲ ತನ್ನ ಕೆಲಸದ ಬಗೆಗೆ ನಿಷ್ಠನಾಗಿದ್ದ ಸಣ್ಣಪುಟ್ಟದ್ದಕ್ಕೂ ಕಿರಿಕಿರಿ ಮಾಡುವವ್ವು ದುರಾಗಿ. ಸಿದ್ಧಾರ್ಥ ಹಾಗಲ್ಲ, ಎಷ್ಟೋ ಬಾರಿ ಸರಿಯಾದ ಸೌಲಭ್ಯ— ಸೌಕರ್ಯಗಳಿಲ್ಲದ್ದರೂ ಮನಸ್ಸಿಗೆ ಹಚ್ಚಿಕೊಳ್ಳುವದಿಲ್ಲ. ಚನ್ನಾಗಿರುವುದು ಸಿಕ್ಕರೆ, ತಿಂದ. ಇಲ್ಲವಾದರೂ ಬೇಸರವಿಲ್ಲ. ಕೆಲಸದ ವೇಳೆಯಲ್ಲಿ ಬಿಯರ್ — ಗಿಯರ್‌ನಿಂದ ದೂರ. ಸಿಂಹಲನಿಗಾಗಿ ಅವನದೇ ಬ್ರ್ಯಾಂಡ್‌ನ ಸಿಗರೇಟನ್ನು ತರಿಸಬೇಕಾಗಿತ್ತು. ಅವನನ್ನು ಬಿಡಿ, ಅವನ ಮೂವರು ಸಹಾಯಕರೂ ಕಡಿಮೆ ಕಿರಾತರಲ್ಲ. ಹಿಂತಿರುಗುವಾಗ ಎಲ್ಲರೂ ಅಕ್ಕಪಕ್ಕದ ಪ್ರದೇಶಕ್ಕೆ ಹೋಗುವವರಾಗಿದ್ದರೂ, ಮನಗೆ ಹೋಗಲು ಒಂದೇ ಗಾಡಿಯನ್ನು ಬಳಸಲು ಸಿದ್ಧವಾಗಲಿಲ್ಲ. ಮೂವರಿಗೂ ಬೇರೆ ಬೇರೆ ಗಾಡಿಗಳೇ ಬೇಕಾಗಿದ್ದವು. ಆ ಗಾಡಿಗಳು ಅವರನ್ನು ನೇರವಾಗಿ ಮನಗೆ ಒಯ್ಯಲಿಲ್ಲವೆಂಬುದು ನಂತರ ಗೊತ್ತಾಯಿತು...

“ಬಾಪೋರೆ!...! ಗಾಡಿಗಳು ಸಾಲು ಹಚ್ಚಿದ್ದು ನೋಡಿ ಪಾಕೆಂಗ್‌ನಲ್ಲಿ....!”

ಸಂಜಯ ಕನೋಯಿ ತನ್ನ ಗಾಡಿಯ ಮೇಲೆ ಕಣ್ಣ ಹಾಯಿಸಿದರು. “ಇಹಾ ತಕ್ಕಣ ಮುಗಿಸಬೇಕು.”

ಸರ್ವರ್‌ನ ಗಮನ ಸೆಳೆಯಲು ಅವರ ಚೌಕದ ಮೇಜನ್ನು ಕುಟ್ಟಿದರು. ಅವನು ಹತ್ತಿರ ಬರುತ್ತಲೇ ಅವನಿಗೆ ಬೇಗ ಬಿಲ್ಲ ತರಲು ಹೇಳಿದರು.

“ನೀವು ಗಾಡಿಗನ್ನು ನೋಡಿ ಹೃದಾಣಾಗಿದೀರಿ, ಅಲ್ಲವಾ? ಖಂಡಾಲಾ, ಪೂನಾ, ಪಂಚಗನಿ, ಮಹಾಬಲೀಶ್ವರ, ಸೋಲಾಪುರ, ಕೊಲ್ಲಾಪುರಗಳಿಗೆ ಹೋಗುವ ಪ್ರವಾಸಿಗರು— ಯಾತ್ರಿಕರಿಗೆ ಮುಂಬಯಿಗೆ ಪ್ರವೇಶವಾಗುವುದಕ್ಕೆ ಮುನ್ನ, ಮುಂಬಯಿಂದ ಹೋರಟಿ ನಂತರ ಇಷ್ಟೆಂದು ಉತ್ತಮವಾದ ಹೊಟೆಲ್ ಮತ್ತೊಂದಿಲ್ಲ. ಇಲ್ಲಿ ಮನೆಯಪ್ಪೇ ವಿಶ್ವಾಂತಿ ಹಾಗೂ ಉಂಟ ತಿಂಡಿಯ ಸೌಲಭ್ಯ ದೊರೆಯುತ್ತದೆ. ಸ್ವಲ್ಪ ದುಭಾರಿಯಾದರೇನಂತೆ ನನಗನಿಸುತ್ತದೆ. ಚಹಾದ ದರ ದುಪ್ಪಟ್ಟ ಮಾಡಿದರೂ ವಸೂಲಾಗಿಬಿಡುತ್ತದೆ. ಇಲ್ಲಿ ದೊರೆಯುವ ಸ್ನೇಸರ್‌ಕ ಸೌಂದರ್ಯಕ್ಕೆ ಎಷ್ಟು ಬೆಲೆ ಕೊಟ್ಟರೂ ಕಡಿಮೆ. ಆಶ್ರಿಯವಾದ ವ್ಯವಹಾರ ಕೂಡ. ರಸ್ತೆಯ ಮೇಲೆ ಹೋಗುವ ವ್ಯಕ್ತಿ, ಇಲ್ಲಿಗೆ ಬಂದು ಕುಳಿತ ಹೋರತು, ಈವರೆಗೆ ಯಾರೂ ಮುಟ್ಟದ ಈ ಬೆಟ್ಟಗಳ ಸೌಂದರ್ಯವನ್ನು ಕಣ್ಣಾರೆ ಅನುಭವಿಸಲಾರ. ಹಾಗೆಯೇ ವಂಚಿತನಾಗಿ ಹೋರಟುಹೋಗಿಬಿಡುತ್ತಾನೆ.” ಗೊತ್ತಾದ ಮೇಲೆ ಪೆಶ್ಚಾತ್ತಾಪ ಪಡುತ್ತಾನೆ.”

ಗೊತ್ತಮಿಯ ಮೇಲೆ ಅಷ್ಟೋಂದು ಭರವಸೆಯಿಡುವ ಅವರು ಉಳಿದ ಕೆಲಸಗಳನ್ನೇಲ್ಲ ಅವಳ ಭರವಸೆಯ ಮೇಲೆಯೇ ಬಿಟ್ಟು ಸಂಜೀಯಾಗುತ್ತಲೇ ಅವರು ಯಾಕೆ ಮರಳಿ ಮುಂಬಯಿಗೆ ಹೋಗಬಾರದು? ಖಂಡಾಲಾದಿಂದ ಮುಂಬಯಿಗೆ ತಲುಪಲು ಮೂರು

34 / ఆవిగే

గంటగింత హెచ్చు సమయ హిడియలిక్షిల్! అవర ప్లైట్స్ ఇరువుదు రాత్రి హన్మందూ హత్కే-ఎందు అవటు తన్న గడియార నోడుత్త అవరిగే హేళిదఱ.

ప్రతిక్రియేయాగి అవరూ స్ఫ్యాపడిసిదరు-అవభ సలహేయేనూ తప్పల్ల. స్ఫ్యయం అవరూ హిగే మోదలు పరిహార యోచిసిద్దరు. ఆదరే ఇదు సంభవనీయ అనిసుత్తిల్ల. యాకేందరే ఈగ సంజియాగుత్తలే ఆరూ ఐవ్తే గృధక్క అధారాత్ పోణించో సేశన్ ముగియలు ఏటు గంటియాగుత్తదే. మోణిలోగే హింతిరుగలు హత్తు హదిన్నేదు నిమిష బేచు. అందరే అవరు ఎష్టే గడిబిడి మాడిదరూ ఏళుకాలు గంటియోళగే ఖండాలా బిడువుదు సాధ్యవిల్ల. హాగాగి అల్లియూ ఇల్ల-ఇల్లియూ ఇల్ల ఆగువ సంభవవే హెచ్చు. అవమదాబాదానల్లే ఇదెల్ల అందాజాగిబిట్టిద్దరే సరియాద సమయక్క కాయ్కుమ బదలావణే మాడబముదిత్తు. అవరు ఈ ఎల్ల కాయ్కుమవన్ను యావుదాదరూ తమ్ము విశ్వాసి అధికారిగే వహిసబముదిత్తు.

సఫర్ బిలో తందు ఇత్త మేలే అవరు అదర మేలే కణ్ణు హాయిసిదరు. నంతర పసోనింద నూరిర ఎరదు నోటిగళన్ను ప్లేటినల్లి ఇదుత్త జిపుటిద స్ఫరదల్లి అవరు హేళిదరు.

“ఉఱిద హణ నినగే బళ్ళేసు. నన్న అజ్ఞన హాగెయే హెగలమేలే నీను సుందరవాద టావేలో ఇట్టుశోండిదీయా. నన్న పరవాగి మత్తొందు నాల్చేదు కొండుశోఏ.”

బాగి సలాం మాడిద సఫర్ గద్దితనాద. అవరు మత్తు అవనన్ను తక్కణ మరేతేబిట్టవర హాగి అవభ కడే తిరుగి కేళిదరు

“మోగోణవా?”

అవరు అవభత్త నోడిదరు-నేరవాగి అవభ కణ్ణల్లి కణ్ణిట్టు తమ్ము జీదాయ్క క్షేత్రిక్రియియన్ను ఓదుత్తిద్దారేయే అథవా సహజ భావదిద ఏళలు ఒత్తాయిసుత్తిద్దారేయే?

ఎరడూ కేగళన్ను ప్యాంటిన జేబినల్లి తురుశిశోందు అవరు పాకింగ్ మేలే శోధిసువ దృష్టి హాయిసి వేగవాగి గాడియ కడే ముందువరిదరు. అవభూ గాడియన్న ముదుకిదఱు. అవళిగే కాణల్లి. నింత గాడిగళ్లు అవళిగే ఒందే రింతి కాణిసలు తోడగుత్తవే.

“బముశః మత్తే యావుదో ఇరబేచు, సర్...”

అవరు తమ్ముష్టే ఏనోఏ గొణిశోందరే అథవా అవభిగే ఏనాదరూ హేళిదరేఏ? అవటు అవరోందిగే హెచ్చు హాకుత్త ముఖ నోడిధలు. అవర

ಮುಖದ ಭಾವೆಗಳನ್ನು ಓದಲು ಅವಳು ಇನ್ನುಷ್ಟು ಜೋರಾಗಿ ಹೆಚ್ಚೆ ಹಾಕಿದಳು.

“ಸಂಗೋಪಿಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳೋದಕ್ಕಿಂತ ದೂರ ಉಳಿಯೋದೇ ಒಳ್ಳೆಯದು. ಅದರಲ್ಲಿಯೂ ಆ ಮುದುಕನನ್ನು ಸಹಿಸೋದು ನನಗೆ ಕಷ್ಟವಾಗುತ್ತದೆ.”

ಅವರು ಏನೋ ಯೋಚಿಸುತ್ತ ತಮ್ಮಲ್ಲಿಯೇ ಮುಖುಗಿ ಮಾತನಾಡುತ್ತಿದ್ದರು.

“ರಾತ್ರಿ ನಿಶಿಲಾಗೆ ಪೋನ್ ಮಾಡಿ ಹೇಳಬಿಡ್ಡೇನೆ. ಅವನು ಶ್ರೀನಿವಾಸನ್ (ಪಿ.ಎ.) ನಿಂದ ನನ್ನ ಲಿಖಿತ ಹಾಳೆಯನ್ನು ಪಡೆದು ಸ್ವಯಂ ಓದಿಬಿಡಲಿ. ನಾನು ಎತ್ತಲಿದ್ದ ಮುಖ್ಯ ವಿಷಯಗಳನ್ನೆಲ್ಲ ಎತ್ತಿದಂತಾಗುತ್ತದೆ.”

“ನಿಶಿಲಾ.... ಸರ್?”

“.....ತಮ್ಮ ನನ್ನ ತಮ್ಮ ಅವನು. ಈ ಬಂಗಾರದ ಘ್ರವಸಾಯದಲ್ಲಿ ತೊಡಗಿಕೊಳ್ಳಲು ಅವನನ್ನು ಬಹಳ ಕಷ್ಟದಿಂದ ಒಪ್ಪಿಸಿದ್ದೇನೆ. ಚಾಟಕ್‌ ಅಕೌಂಟಿಂಟ್ ಅವನು. ಅವನು ತನ್ನ ಓದು ಮುಗಿಸಿ ಒಂದು ವರ್ಷವಾಯಿತು. ಅಮೇರಿಕಾಕ್ ಓಡಿಹೋಗುವ ಯೋಚನೆಯಲ್ಲಿದ್ದ. ವಾಸ್ತವವಾಗಿ ಅವನ ಪ್ರೇಮಿಕೆ ಸ್ಯಾನ್‌ಪ್ರಾನ್ಸ್‌ನ್ಯೂಯ್ಕ್ ಆಗಲೇ ಹೋಗಿಬಿಟ್ಟದ್ದಾಳೆ—‘ಇಂಟರ್‌ನ್ಯಾಶನಲ್ ರಿಲೇಂಟ್ಸ್’ ಹೋಸ್‌ ಸ್ವಡಿ ಸಂಬಂಧವಾಗಿ.... ಅವನ ಮನಸ್ಸು ಹಿಂದುಸ್ತಾನದಲ್ಲಿ ಇರೋದಾದ್ದು ಹೇಗೆ?”

“ನಿಶಿಲನನ್ನು ನಾನು ನನ್ನ ಘ್ರವಸಾಯದಲ್ಲಿ ತೊಡಗಿಸಿಬಿಟ್ಟೇನೋ ನಿಜ. ಆದರೆ ಒಮ್ಮೊಮ್ಮೆ ನಾನು ತಪ್ಪ ಮಾಡಿದೇನೇನೋ ಎಂಬ ಯೋಚನೆ ಬರುತ್ತದೆ! ಎಣಿಯಿಲ್ಲದಪ್ಪು ಸಂಪತ್ತು ಒಟ್ಟು ಮಾಡಿ ಮಾಡುವುದಾದರೂ ಏನು?”

ಅವರು ಗಾಡಿಯ ಸಮೀಪ ಹೋಗುತ್ತ ಕೆಲವು ತೊಡಕುಗಳನ್ನು ಬಿಟ್ಟಿದ್ದರು. ನಿಮ್ಮಲಾ ತನ್ನ ಮಧ್ಯದ ತಂಗಿ ಪ್ರಿಯ ಶಾರದಾಳ ಎಂಟು ತಿಂಗಳ ಮಗು ಈಶಾಳನ್ನು ಕಾನೂನು ರೀತ್ಯಾ ದತ್ತು ತೆಗೆದುಕೊಳ್ಳಲು ಬಯಸಿದ್ದಾಳೆ. ಅವಳ ತಂದೆ ಈ ಬಗ್ಗೆ ನಿರಂತರ ಒತ್ತುಡ ತರುತ್ತಲೇ ಇದಾರೆ. ಆದರೆ ಅವರಿಗೆ ಈ ಒಪ್ಪಂದದಿಂದ ತೀರಂದ ರೆಂಪಾಗುತ್ತದೆ. ಅವರು ಸ್ವಂತಂ ಸ್ವಂತಾನೋತ್ಪತ್ತಿಂತು ಸಾಮಾಧ್ಯವಲ್ಲವಾಗಿರುವಾಗ ಮತ್ತೆ ಯಾರದೋ ಮಗುವಿಗೆ ಯಾಕೆ ತಂದೆಯಾಗಬೇಕು? ಈ ಪರ್ಯಾಯವನ್ನು ಒಪ್ಪುವುದಾದರೆ ಅವರು ಮುಂಚೆಯೇ ಒಪ್ಪುತ್ತಿದ್ದರು. ಅವರ ತಾಯಿ ಅವರಿಗೆ ಹಾಗೂ ನಿಮ್ಮಲಾಳಿಗೆ ಒಂದು ಸಲಹ ಕೊಟ್ಟಿದ್ದರು. ಅಲ್ಲಿಯದೂ ಬೇಡ, ಇಲ್ಲಿಯದೂ ಬೇಡ, ಅನಾಥಾಶ್ರಮದ ಯಾವುದಾದರೊಂದು ಅನಾಧ ಮಗುವನ್ನು ನೇರವಾಗಿ ದತ್ತು ತೆಗೆದುಕೊಳ್ಳಲಿ ಎಂದು. ಯಾರ ಮಗುವೆಂಬಲೇ ಗೊತ್ತಿಲ್ಲದಿರುವಾಗ ನನ್ನದು ನಿನ್ನದು ಎಂಬ ಒತ್ತುಡದಿಂದ ಮುಕ್ತವಾದಂತಾಗುತ್ತದೆ. ತಾಯಿಯ ಮಾತನ್ನು ಅವರು ಒಪ್ಪಿದ್ದರು. ಹಿಂದೆ ಸರಿದವಳು ನಿಮ್ಮಲಾ. ಕುಲ-ಗೋತ್ತರ್ಗಳೇ ಗೊತ್ತಿಲ್ಲದ ಮಗುವನ್ನು ದತ್ತು ತೆಗೆದುಕೊಳ್ಳುವುದು

ಇಂತ / ಆವಿಗೆ

ಹೇಗೆ! ಯಾವ ಕರ್ಮದ ಪ್ರತಿಫಲವೋ ಆ ಸಂತಾನ! ದೊಡ್ಡವನಾದ ಮೇಲೆ ಅವನ ಲಕ್ಷಣವು ಅವರ ವಂಶ ಪರಂಪರೆಗೆ ಅನುಗುಣವಾಗಿ ಇಲ್ಲದಿದ್ದರೆ?

ಅವರು ಮೌನ ತಾಳುತ್ತೆಲೇ, ಬಟ್ಟೆಯೊಳಗೆ ಸೇರಿಕೊಂಡ ಇರುವೆಯ ಸರಿದಾಟದ ಹಾಗೆ ಪ್ರಶ್ನೆ ಕಾಡತೊಡಗಿತು.

ಸಂತಾನೋತ್ತಮಿಯಲ್ಲಿ ಅವರು ಸಮರ್ಥರಾಗಿದ್ದ ಮೇಲೆ ಸಂತಾನೋತ್ತಮಿಗೆ ಅಡಚಣೆಯೇನು! ಇನ್ನು ಒಂದು ವಿಷಯ ಅವಳ ಮನಸ್ಸನ್ನು ಕಡುತ್ತಿತ್ತು. ತಾನು ಅವರೊಡನಿರುವಾಗ, ಅವರು ತಮ್ಮ ಅಂತರಂಗದ ಕದವನ್ನು ಅವಳಿಂದು ತೆರೆಯಲು ಹಿಂಜರಿಯದ ಅನುಭವ ಅವರಿಗೆ ಆಗಿದ್ದಾದರೂ ಏನು? ಯಾಕೆ ಹೇಳಿದರು ಇದನ್ನೆಲ್ಲ?

ಕೇಳಿ ನೋಡಲಾ?

ಬೇಡ, ಇಂಥ ಹುಡುಗಾಟಕೆ ಉಚಿತವಲ್ಲ. ಯಾರಿಗೆ ಗೊತ್ತು, ಅವರ ಮನಸ್ಸಿನಲ್ಲಿ, ಅವಳನ್ನು ಕುರಿತು ಯಾವುದೋ ಒಂದು ಪರಿಪಕ್ವವಾದ ಭಾವಕೋಶ ನಿರ್ಮಾಣ ಗೊಂಡಿರಬಹುದು, ಅವರಿಗೆ ತಮ್ಮ ಮನಸ್ಸಿನ ದ್ವಂದ್ವ–ಗೋಜಲನ್ನು ಹಿಂಜರಿಯದೆ ಅವಳಿಂದು ತೆರೆದಿದಬಲ್ಲ ಏನೋ ಒಂದು ವಿಶ್ವಾಸ ಮೂಡಿರಬಹುದು. ವಯಸ್ಸಿನಲ್ಲಿ ಅವರು ಕಡಿಮೆ ಅಂದರೂ ಅವಳಿಗಿಂತ ಹದಿನ್ಯೇದು ಇಪ್ಪತ್ತು ವರ್ಷದಪ್ಪು ಖಂಡಿತವಾಗಿಯೂ ದೊಡ್ಡವರು. ಸ್ತುತಾ ಮುದುಕರ ವಿಷಯದಲ್ಲಿ ಆಗಾಗ ಟಿಪ್ಪಣಿ ಮಾಡುತ್ತ ನೀನೋಬ್ಬಳು ಮೂರ್ವಿಳು, ನಿನಗೇನು ಗೊತ್ತು ಎಂದು ಗದರಿಸುತ್ತಿರುತ್ತಾಳೆ. ಒರಟು ಮುದುಕರು ಎಂಥ ಮನುಷ್ಯರನ್ನೇ ನುಂಗುವ ಉತ್ಪಾತಗಳನ್ನು ನಡೆಸಿದ್ದಾರೆ ಮುಂಬಯಿಯಲ್ಲಿ! ಸರಳ ಮುಗ್ಗು ಮುಡುಗಿಯರನ್ನು ಬಲೆಗೆ ಹಾಕಿಕೊಂಡು, ಲಂಜ್‌ಡಿನರಾನ ಪ್ರಲೋಭನೆ ಮಟ್ಟಿಸಿ, ತಾವು ಯುವಕರಾಗಿ ಉಳಿಯಿವ ಸಂಜೀವನಿಯನ್ನು ಹುಡುಕುತ್ತಿರುತ್ತಾರೆ. ಏನೆಲ್ಲ ಹೇಳಿದ್ದಳು ಸ್ತುತಾ! ಈ ವಿಷಯವೂ ಹಾಗೇನಾದರೂ ಇರಬಹುದೇ!

ಅಣ್ಣಾ ಸಾಹೇಬರಂತಹ ಕಟು ಸತ್ಯ ಇಲ್ಲವೇ?

ಸ್ತುತಾಲಿಗೆ ಅಣ್ಣಾ ಸಾಹೇಬರ ಈ ಅನಿರೀಕ್ಷಿತ ವ್ಯವಹಾರವನ್ನು ಹೇಳುವಾಗ ಅವಳು ಬಿಕ್ಕಿ ಬಿಕ್ಕಿ ಅತ್ಯಿದ್ದಳು. ಅವಳಿಗಾದ ನೋವಿನ ಬಗೆಗೆ ಸಹಾನುಭೂತಿಯನ್ನು ತೋರದೆ ಸ್ತುತಾ ಉರಿದು ಬಿಡ್ಡಿದ್ದಳು.

“ನಿನ್ನ ಪೆಂ ಪೆಂ ಬಿಟ್ಟುಬಿಡು. ಪೆಂ.ಪೆಂ.ಯಿಂದ ಏನೂ ಸಾಧಿಸೋದಕ್ಕಾಗೇದಿಲ್ಲ. ಕೆಣ್ಣೀರು ಹಾಕೋದರ ಬದಲು ಅದೆ ಹೊತ್ತಿನಲ್ಲಿ ದ್ವೇಯರ್ತೋರಿದ್ದರೆ? ಆ ಹರಾಮಿಯ ತಲೆಯ ಮೇಲೆ ಕುಚೆಯನ್ನುತ್ತಿ ಕುಟುಬೇಕಾಗಿತ್ತು. ತನ್ನ ಒಡೆದ ತಲೆಯ ಬಗೆಗೆ ಏನಾದರೂ ನೆವ ಹೇಳೇಬ್ಬಂಡು ತಿರುಗುತ್ತಿದ್ದ ಮಗ! ಕಾರ್ಮಿಕರ ಮುಂದಾಳು ಇರಬಹುದು, ಅಥವಾ ಮಟಕಾ ಕಿಂಗ್ ಇರಬಹುದು, ಎಲ್ಲ ನನ ಮಕ್ಕಳೂ ಗಂಡಸು ನಾಯಿಗಳು! ಕ್ಷಮೆ ಕೇಳೋದರಿಂದ ಏನಾಗುತ್ತದೆ, ಮತ್ತು ನೀನು ಯಾಕೆ

ಅವಿಗೆ / ಇಲ್ಲಿ

ಕ್ಕೆಮಿಸಬೇಕಾಗಿತ್ತು? ಆ ಕೆಲಸಕ್ಕೆ ನೀನು ರಾಜಿ ಆಗದಿದ್ದರೆ, ಆ ಹರಾಮಿಮೋರ ನಿನ್ನನ್ನು ಬಳಕೆ ಮಾಡಿಕೊಂಡಿದ್ದಾರೂ ಹೇಗೆ!”

“.....”

“ನಿನ್ನ ಬೊಮಡಾ ಬಂದೊಮಾಡು. ಏನಾಗಿದೆ ಈಗ? ನಿನ್ನ ಶೀಲಭಂಗವೇನೂ ಅಗಿಲ್ಲವಲ್ಲ. ನಿನ್ನ ಜಾಗಾದಲ್ಲಿ ನಾನು ಇದ್ದಿದ್ದರೆ ಆ ಮುದುಕೆನಿಗೆ ಚನ್ನಾಗಿ ‘ಶೋ ಖೋ’ ಆಡಿಸ್ತಿದ್ದೆ ನಿನ್ನ ಕೈಯಿಂದ ಮಾಡಿಸಿದನಲ್ಲ ಅದನ್ನು ಕೈಯನ್ನು ಮಾತ್ರ ಡೆಟಾಲ್‌ನಿಂದ ತೋಳಿದುಕೊಳ್ಳಬೇಕಾಗಿತ್ತು. ಆದರೆ ಪ್ರತಿಬಾರಿಯ ‘ಶೋ’ ದ ಮೇಲೆ ಹತ್ತು ಸಾವಿರದ ಕಟ್ಟು ತೆಗೆಯುವ ಹಾಗೆ ಹೇಳಿದ್ದೆ. ಕೆನೆ ತಿನಾನೆ ಮಾಗಾ ಮತ್ತು ಪುಕ್ಕಟೆ ಜೋಕ್ ಹೇಳಿ ಎಲ್ಲಾ ಮುಚ್ಚಿಹಾಕ್ಕಾನೆ...”

“ಬೆಕ್ಕಿ ತಿನ್ನೀರಾ, ನಮಿತಾ?”

ಬೆಚ್ಚಿಬಿದ್ದ ಅವಳು ಅವರತ್ತೆ ನೋಡಿದಳು. ಮುದುಡಿ-ಮುದ್ದೆಯಾದಂತಿದ್ದ ಅವರು ತಮ್ಮ ಕಡೆಯ ಕಿಟಕಿಗೆ ಅಂಟಕೊಂಡು ಕೇಳುತ್ತಿದ್ದರು.

“ಬೇಡ.... ಬೇಡ... ಈಗಷ್ಟೇ ಸಿಹಿಯಾದ ಚಹಾ ಹುಡಿದಿದೀವಲ್ಲ...”

ಕಾರಿನ ಹೊರಗಡೆ ದೃಷ್ಟಿ ಹಾಯಿಸಿದಳು. ನಾಲ್ಕೆ ಶ್ರದ್ಧೆ ಚಿಕ್ಕ ಅಂಗಡಿಗಳು ಸಾಲಾಗಿ ಸಜ್ಜಗೊಂಡು ನಿಂತಿದ್ದವು.

ಜುಹೂ ಬೀಚಿನಿಂದ ಟ್ರೀ ಪ್ರೀಲರ್‌ನಲ್ಲಿ ಹಿಂತಿರುಗುವಾಗ ಥುನ್ನಾ ಹೇಳಿದ್ದ - “ಅಕ್ಕಾ, ವಿಂಡಾಲಾದಲ್ಲಿ ಒಳ್ಳಿಯ ಚಿಕ್ಕಿ ಸಿಗುತ್ತಂತೆ. ನೀನು ಚಿಕ್ಕಿ ತರೋದು ಮರೀಬೇಡ” ಮುನಿಯಾ ತಕ್ಕಣ ಅದನ್ನು ತಿದ್ದಿ ಹೇಳಿದಳು “ಹೆಸರು ಬೇಳೆ ಚಿಕ್ಕಿ ಬೇಡ” ಗೋಡಂಬಿ ಹಾಕಿರ್ತಾರಲ್ಲ ಅದು!”

“ನನಗೆ ಗೋಡಂಬಿ ಹಾಕಿದ ಚಿಕ್ಕಿ ಅಂದರೆ ತುಂಬ ಪ್ರೀತಿ. ಸತ್ಯನಾರಾಯಣ ವ್ರತದ ದಿನ ನೀವು ಕುಂತಿ ಮಾಂಸಿಯ ಮನಸೆಗೆ ಹೋಗಿರಲಿಲ್ಲ. ಇವನೇನು ಮಾಡಿದ್ದ ಗೊತ್ತಾ?” ನಾಷ್ಟಾದ ಪ್ರೇಟಿನಲ್ಲಿ ಇಟ್ಟಿದ್ದ ಗೋಡಂಬಿ ಚಿಕ್ಕಿಯ ತುಂಡನ್ನು ಬಂದರ ನಂತರ ಒಂದು ಎತ್ತಿಕೊಂಡು ತಿನ್ನತ್ತಾನೇ ಇದ್ದ. ಮಾಂಸಿ ಎಲ್ಲರ ಎದುರಿಗೆ ಚನ್ನಾಗಿ ಗದರಿಸಿದಳು ಇವನಿಗೆ - “ಥುನ್ನಾ, ಸ್ವಾಪ್ತಿಷ್ಟಾಬಾರ ಕಲಿ, ಬೇರೆಯವರಿಗೂ ಬೇಕಾಗುತ್ತದೆ ಅನ್ನೋದು ತಿಳಕೋ. ಮನೆಯಲ್ಲಿ ನೀನೊಬ್ಬನೇ ಅಲ್ಲ!”

“ಅಕ್ಕಾ, ನಾನು ಅನಂತರ ಗೋಡಂಬಿ ಹಾಕಿದ ಚಿಕ್ಕಿಯನ್ನು ಮುಟ್ಟಲೇ ಇಲ್ಲ. ಶುಚಿತಾಭಾಭಿ ಮತ್ತೆ ಮತ್ತೆ ಹೇಳಿದರು - ‘ಚಿಕ್ಕಿ ತಿನ್ನಪುದಿಲ್ಲವೇನೇ ಮುನಿಯಾ?’

“ನಾನು ವಿಂಡಾಲಾಕ್ಕೆ ಹೋದರೆ, ಗೋಡಂಬಿ ಹಾಕಿದ ಚಿಕ್ಕಿ ವಿಂಡಿತಾ ತರ್ಕೇನೆ ನಿನಗೆ...” ಮಕ್ಕಳಿಗೆ ಅವಳು ಭರವಸೆ ನೀಡಿದಳು.

ಚಿಕ್ಕಿಯ ಅಂಗಡಿಯನ್ನು ಬಿಟ್ಟು ಗಾಡಿ ಬಹಳ ಮುಂದುವರಿಯಿತು.

ಗಾಡಿಯನ್ನು ಯಾಕೆ ನಿಲ್ಲಿಸಲಿಲ್ಲ ಎಂದು ಬೇಸರವಾಯಿತು. ವಿಂಡಾಲಾದಲ್ಲಿಯೂ

ಚಿಕ್ಕಿ ಸಿಗುತ್ತದೆ. ಅದರೆ ಸಿದ್ಧಾರ್ಥ ನಿರಂತರ ಕೆಲಸಗಳ ಮುದ್ದೆ ಪುರಸ್ಕೂಲ್ತು ಸಿಗುವುದೂ ಕಷ್ಟವೇ. ಬಿಂದು, ಇವೊತ್ತು ರಾತ್ರಿ ಏನಾದರೂ ಖರೀದಿಸಲಿಕ್ಕೆ ಸಾಧ್ಯವಾದರೆ ಸರಿ. ಬೆಳಿಗೆ ಭರವಸೆಯೇನೂ ಇಲ್ಲ. ಬೆಟ್ಟದ ಮೇಲಿನ ಅಂಗಡಿಗಳು ತಡವಾಗಿ ತೆರೆಯುತ್ತವಂತೆ. ಅವಳಿಗೆ ಅವಕಾಶ ಸಿಗದಿದ್ದರೆ, ಹೊಟೆಲ್ ನೋಕರನಿಗೆ ಕೈಯಲ್ಲಿ ರೊಕ್ಕೆ ಕೊಟ್ಟು ಕಳಿಸಿ ನಾಲ್ಕು ಪ್ಯಾಕೆಟ್‌ ಚಿಕ್ಕಿ ತರಿಸಬೇಕು. ಥುನ್‌ನ್‌ನಿಗಾಗಿ ವಿಶೇಷವಾಗಿ ಪೂರ್ಣ ಎರಡು ಪ್ಯಾಕೆಟ್‌! ಉಳಿದ ಎರಡರಲ್ಲಿ ಒಂದು ಮುನಿಯಾಳಿಗೆ, ಒಂದು ಅಪ್ಪಾಜಿ ಹಾಗೂ ಅಮೃನಿಗೆ. ಅಪ್ಪಾಜಿಗೆ ಲೋಟೆಯಲ್ಲಿ ಹಾಕಿ ಕುಟ್ಟಿ-ತಿರುವಿ ಕೊಡಬೇಕಾದೀತು. ಲಕ್ಷ್ಮಿ ಹೊಡೆದ ಮೇಲೆ ಹಲ್ಲಿನ ಒಸಡುಗಳಲ್ಲಿ ಮೊದಲಿನ ಶಕ್ತಿಯೇ ಇಲ್ಲ.

ಸಂಜಯ ಕನೋಯಿ ಉದ್ದಿಗ್ನತೆಯಿಂದ ಮತ್ತೆ ಮತ್ತೆ ರಿಸ್‌ವಾಚ್ ನೋಡುತ್ತಿದ್ದರೆ, ಚಿಕ್ಕಿ ತಿನಿಸುವ ಮಾತನ್ನು ಕೇವಲ ಅವರು ಔಪಚಾರಿಕವಾಗಿ ಕೇಳಿದ್ದರೇನೋ ಅನಿಸುತ್ತದೆ. ಅವಳು ಹೇಗೆದ್ದರೂ ಬೇಡವೆನ್ನುತ್ತಾಳೆ ಎಂದು ಗೊತ್ತಿದ್ದೇ ಕೇಳಿರಬಹುದು. ಚಿಕ್ಕಿ ಕೊಳ್ಳಲು ಒಂದೆರಡು ನಿಮಿಷ ಅವಕಾಶಕ್ಕಾಗಿ ಅವರು ಕಾಯಲೂ ಇಲ್ಲ.

ಅಷ್ಟಾಗಿ, ಅವರು ಸಮಯವನ್ನು ಯಾವ ರೀತಿಯಲ್ಲಿಯೇ ಕಳೆಯಲಿ, ಸಮಯ ಮಾತ್ರ ಅವರ ಮುಷ್ಟಿಯಿಂದ ಸೋರಿ ಹೋಗುತ್ತಿತ್ತು!

ಮುಂಬಯಿ ಬಿಡುವುದಕ್ಕೆ ಮುನ್ನ ಅವಳು ತನ್ನ ಮನಗೆ ಹೋಗಿ ಪರಿವರ್ತಿತ ಕಾರ್ಯಕ್ರಮದ ಸೂಚನೆಯನ್ನು ಕೊಡಬೇಕೆಂದಿದ್ದಳು. ಕರಮರಕರ ಆಂಟಿಯ ಮನಗೆ ಪೋನೋ ಮಾಡಿ ತಿಳಿಸಿದರೆ ಸಾಲುತ್ತಿರಲಿಲ್ಲ. ಬೆಳಿಗೆ ಮನೆಯಿಂದ ಹೊರಡುವಾಗ ಅವಳು ತನ್ನ ಪೋಣೋ ಸೆಶನ್‌ನ ಎರಡನೆಯ ಭಾಗ ‘ಮಡ್ ಬಿಲೆಂಡ್’ ನಲ್ಲಿ ಆಗಲಿಕ್ಕಿದೆ ಎಂದು ಹೇಳಿದ್ದಳು. ಖಂಡಾಲಾಕ್ಷೆ ಹೋಗುವುದಾದರೂ ಹೇಗಾದರೂ ರಾತ್ರಿಯೇ ಮರಳುವುದಾಗಿಯೂ ಹೇಳಿದ್ದಳು. ಆಭರಣಗಳ ಗ್ಯಾಲರಿಯಲ್ಲಿ ಗೌತಮೀ ಒಮ್ಮೆಲೇ ಸುದ್ದಿ ಹೇಳಿದ್ದಳು-ಹಿಂತಿರುಗಿ ಬರುವುದು ನಾಳೆ ಬೆಳಿಗೆ ಅದರೂ ಆಗಬಹುದು ಎಂದು. ಅದನ್ನು ಕೇಳುತ್ತಲೇ ಜೀವ ಒಮ್ಮೆ ಕಂಗಾಲಾಯಿತು.

ವಿಂಡಾಲಾಕ್ಷೆ ಹೋಗೋದಕ್ಕೆ ಮುಂಚಿ ಮನಗೆ ಒಂದು ಬಾರಿ ಸುದ್ದಿ ಮುಟ್ಟಿಸಲೇ ಬೇಕು ಎಂದು ಅವಳು ಸಂಜಯ ಕನೋಯಿ ಅವರಿಗೆ ಸ್ವಷ್ಟವಾಗಿ ಹೇಳಿದಳು. ಬಾಂದ್ರಾ ಹೈವೆಯಿಂದ ಸಾಂತಾಕುಜ್‌ ಪೂರ್ವಕ್ಕೆ ಗಾಡಿಯನ್ನು ತೆಗೆದುಕೊಂಡು ಹೋಗುವುದು ಒಳ್ಳೆಯಿದ್ದು. ಮನಗೆ ಸುದ್ದಿ ತಿಳಿಸಲು ಅವಳಿಗೆ ಒಂದು ಮನೀಷಾ ತಗಲುವುದಿಲ್ಲ. ಆನಂತರ ಅದೇ ಗಾಡಿಯಿಂದ ತಿರುಗಿ ಧಾರಾವಿಯ ಪಕ್ಕದಲ್ಲಿ ಹೊರಟು ಸಾಯನ್ ಮೂಲಕ ಚೆಂಬಾರಿಗೆ ತಲುಪಬಹುದು.

ಸಂಜಯ ಕನೋಯಿ ಅವರ ಸರಸವಾಗಿರುವ ಪ್ರಯತ್ನ ಒಂದುಕ್ಕಣ ಚಹಾದಲ್ಲಿ ಬಿದ್ದ ಇರುವೆಯ ಹಾಗೆ ಇರಸುಮರಸುಗೊಂಡಿತು.

ಅಮ್ಮೆ ಮನೆಯಲ್ಲಿಯೇ ಇದ್ದಳು.

ಬಾಲ್ಯನಿಯ ತಂತಿಯ ಮೇಲೆ, ಹೊಳೆದ ಬಟ್ಟೆಗಳನ್ನು ಒಣಗಿಸುತ್ತಿದ್ದಳು.

ಅವಳು ಉದ್ದನೆಯ ಗಾಡಿಯಿಂದ ಇಳಿಯತ್ತಿರುವದನ್ನು ನೋಡಿದಳು.

ಮೇಲೆ ಹೋಗುತ್ತಲೇ ಅವಳನ್ನು ವಿಚಾರಿಸಿಕೊಳ್ಳುತ್ತ ಕೇಳಿದಳು ಗಡುಸಾಗಿ.

“ನಿನ್ನ ಸಂಗಡ ಗಾಡಿಯಲ್ಲಿ ಮತ್ತೆ ಯಾರಿದ್ದಾರೆ?”

ಒಮ್ಮೆಲೇ ಸುಳ್ಳು ಹೇಳಿದಳು.

“ಗೌತಮೀ”

ಕಪ್ಪು ಗಾಜನ್ನು ದಾಟಿ ಒಳಗೆ ಗೌತಮೀ ಇದಾಳಿಯೇ ಇಲ್ಲವೇ ಎಂಬುದನ್ನು ಅವಳು ನೋಡಲಾರದಾದಳು. ಸಂಜಯ ಕನೋಯಿಯವರನ್ನೇನಾದರೂ ಗಾಡಿಯಲ್ಲಿ ನೋಡಿದ್ದರೆ, ಅವಳನ್ನು ಜುಟ್ಟು ಹಿಡಿದು ಎಳೆದು ಅಲ್ಲೇ ಬಡಿಯತ್ತಿದ್ದಳು.

ಸಹ್ಯಾದ್ರಿ ಪರವರ್ತ ಶೈಂವಿಲೆಯಲ್ಲಿ ಹುಟ್ಟಿವ, ಬಂದನ್ನು ಮೀರಿಸಿ ಇನ್ನೊಂದು ಎತ್ತರವಾಗಿ ಬೆಳೆದ, ಹಸಿರು ತುಂಬಿ ಸದಾ ಮಬ್ಬು ಕವಿದ ವಿಸ್ಕಯಪೂರ್ಣವಾದ, ನೆಲಕಾಣದಪ್ಪು ಆಳವಾದ ಕಣಿವೆಯ ಸೌಂದರ್ಯ ಅವಳನ್ನು ಯಾವುದೋ ಅಲೋಕಕ ಜಗತ್ತಿಗೆ ಕರೆದೊಯ್ದಿತು.

ಅವಳು ಯಾವುದರ ಮೂಲಕ ಹೊರಟಿದ್ದಾಳೆ? ಅತ್ಯ ವಿಸ್ಕೃತಿಯಿಂದ ಅವಳು ಸ್ವಯಂ ಕೇಳಿಕೊಂಡಳು.

ಉತ್ತರ ಬಂದಿತು ನೋಡು... ನೋಡು ಅಲ್ಲಿ ಯಾರೋ ನಿನ್ನೊಡನೆ ಏನೋ ಹೇಳಲಿಕ್ಕಿದ್ದಾರೆ, ಕೇಳಿಸಿಕೊಂಡಿ.

ಅಪಾಯಕಾರಿ ತಿರುವಗಳ ಕತ್ತಲ ಮುರಿವುಗಳಿಂದ ದೂರ, ಶಿಶಿರಗಳ ಬದಿಯಲ್ಲಿ ಖುಷಿಗಳ ಒಣಗಿದ ಜಟಿಯಂತೆ ಸೂರಗಿದ ಜಲಪಾತ್ರಗಳ ಧಾರೆಗಳು ತಮ್ಮ ಮೂಕ ವೃಥೆಯನ್ನು ಅವಳ ಕಿವಿಯಲ್ಲಿ ಪಿಸುಗುಟ್ಟಿತ್ತಿವೆ.... ನಾಲ್ಕು ತಿಂಗಳಿಗಳಿಂದ ಉತ್ತರಿಸಿದ ನಿರೀಕ್ಷೆಯಲ್ಲಿದ್ದೇವೆ, ಅದರ ಆಜಶ್ರು ಧಾರೆಗಳು ನಂತರ ಸ್ತುಗಳನ್ನು ಒದ್ದೆ ಮಾಡುತ್ತಿವೆ.

ಹಿಡಿತಕ್ಕೆ ಸಿಗದಿರುವ ಜಿದ್ದೀ ಹರಿಣದ ಮರಿಯ ಹಾಗೆ, ದೃಷ್ಟಿಯ ಹಿಂದೋಡುತ್ತಿರುವ ದೃಶ್ಯವನ್ನು ಕಣ್ಣಿನಲ್ಲಿ ಕಟ್ಟಿಕೊಳ್ಳಿದ್ದಾಗದೆ, ಕಣ್ಣ ರೆಪ್ಪೆಯಲ್ಲಿ ಅಪುಗಳನ್ನು ಅಲುಗಾಡದಂತೆ ಬಂಧಿಸಿದುವುದಾದರೂ ಹೇಗೆ? ಮುಂಬಯಿಗೆ ಹೋಗುವಾಗ ಅಪುಗಳನ್ನು ಜೊತೆಗೆ ಕರೆದೊಯ್ದಬೇಕು.

ಇಪ್ಪತ್ತೊಂದು ಆಗಿದೆ. ಮುಂಬಯಿಗೆ ಇಪ್ಪೊಂದು ಸಮೀಪ ಇರುವ ಪ್ರಕೃತಿಯ ಇಂಥ ಅಮೃತ ಸಂಪತ್ತನ್ನು ಅವಳು ಇನ್ನೂ ನೋಡದೆ ಹೇಗಿದ್ದಾಳೆ? ಯಾಕೆ? ಪ್ರಕೃತಿಯ ವಿಚಿತ್ರ ಅಂತಃಸತ್ಯ ಇದು ಪ್ರಕೃತಿಯ ಸಮೀಪ ಹೋಗದಿರುವವರೆಗೂ, ಉಂಟ-ಬಾಯಾರಿಕೆ ಯಾವುದೂ ಅವನನ್ನು ಕಾಡುವುದಿಲ್ಲ.

“ಪ್ರಕೃತಿಯ ಸಾನ್ನಿಧ್ಯ ಮನವುಣಿನನ್ನು ಅತ್ಯಶೋಧಕನನ್ನಾಗಿ ಮಾಡುತ್ತದೆ.”

ಅವಳ ಅಂತರಂಗದಲ್ಲಿ ನಡೆದ ತುಮುಲಕ್ಕೆ ಶಬ್ದ ಕೊಡುತ್ತ ಸಂಜಯ ಕನೋಯಿಯ

331 / ఆవిగే

స్వర అవళన్న ఘాటగళు-రస్తగళింద గాడిగే ఎళేదు తందితు.

“నిమించలా న్యేసగిక సోందయివన్న ఆత్మానుభూత మాడికొళ్లారళు. జొతెగిద్దరే అవళు ఏను మాడుత్తిద్దభు గొత్తా? నన్నన్న లక్షిసదే, తన్నష్టకే గాడియు గాజుగళన్న ఏరిసి, ఏరోకూలరన్న హాకి, త్రైవర్ష బళి కిశోరకుమారన పిటో గీతగళ క్యాసట్టమ్మ హాకలు హేళుత్తిద్దభు. ఇదే ప్రయాణమెల్ల అవళు అరేమలగి థిల్సే గీతగళన్న కేళుత్త, అదే గద్దలద నడువే వ్యావహారిక సమస్యగళ బగేగి జచ్చే మాడుత్త ఇరుత్తిద్దభు. గాడియ కిచకిగళన్న తేరేయువ హెసర్తీదరే సాకు ఏనో ఒందు అడ్యై హిమగాళి తగలుత్తిత్తు మత్తు అవళు తక్కొ అవళు శీనలు శురు మాడుత్తిద్దభు. ఏరో కొలరోన థుండియల్లి ఒందే సవనె కుళికరే ఏనూ ఆగుత్తిరల్లిల్ల.

సంజయ కనోయి దీఘాశాస్త బిడుత్త హేళిదరు.

“ఇంధ సందభఫదల్లి జొతెగిద్ద ననగే ఇద్ద పర్యాయవేందరే కణ్ణు ముచ్చిశోండు మలగువ నాటక మాడువుదు. నిదే బందరంతూ సరియాయితు, ఇల్లవాదరే నటనే మాడువుదరల్లీను తోందరే! ఆదరే నాను ప్రకృతియ మధ్య ఇద్దాగ, ననగాగి ఒందు నిశ్చభ్య కరేయన్న కేళుతేనే. యారో ఆమంతొనిఎడ హాగే.

“తోంబత్తొంబత్తర సుత్తినల్లి సుత్తుత్త ఆ కరేయన్న కేళుత్తలూ అదర సాన్నిధ్యదింద వంజితనాగిద్దేనే. కట్టు వషఫక్షింత హెచ్చు సమయ నాను కారబారగళన్న నడేసలారే..... పోనవాగి బద్రినాథ, కేదారనాథక్కే హోగి కుళితుకొళ్లుతేనే.

అవరు ఏరక్తరంతే, ఆఘాతగోండవరంతే హేళతొడగిదరు.

“నన్న ఉన్నతి-అవనతిగళింద నిమించలాళిగే ఆగబేకాద్దేనిల్ల. నిశ్చింతలాగిద్దాలే అప్పన ఏశ్వ ఏశారద వ్యాపార వ్యవహారగళల్లి అవళదే దోష్ట పాలు, మత్తిబ్బరు సోదరియరు అవళన్నో అవలంబిసిద్దారే. వ్యాపారద సంబంధవాగి అవరిగల్ల కిరాణి అంగడిగింత హెచ్చేనూ గొత్తిల్ల. అవర గండందిరు సాకిద నాయిగళ హాగే ఇద్దారే. అవరు ముత్తుగళన్నో తిన్నబయసిదరూ అవరిగే తిన్నలు ముత్తు సిగుత్తదే. ధాన్య తిన్నలు బయసిదరే ధాన్య, మాంస-మీను ఆదరే మాంస మీను....

ఆసక్తి కళేదుకొండ తమ్మ అభివృక్షియ బగేగి అవరే ఒమ్మేలే బెచ్చిబిద్దరు.

“నాను నిన్న ఎదురిగే హెండతియ సతాయిసువికేయ అఖువన్న అఖుత్త నిన్న ప్రయాణవన్న భారగోళిసుతేనేందు నినగే అనిసుత్తిరబముదల్లవా?”

“ಇಲ್ಲ.... ಇಲ್ಲ ಸರ್! ನಾನು ಹಾಗೆ ಯಾಕೆ ಯೋಚಿಸಬಲ್ಲೇ? ನನಗೆ ಗೊತ್ತು, ಕೆಲವರು ಸೀಯರಿರುತ್ತಾರೆ, ಸ್ತ್ರೀತ್ವದ ಪರಿಭಾಷೆಯಿಂದ ವಂಚಿತರಾದವರು, ಸಂವೇದನಾಶಾನ್ಯರು.... ಆದರೆ ಸರ್ ಯಾವುದೇ ಸ್ತ್ರೀ ತನ್ನ ಗಂಡನ ಮನಸ್ಸಿಗೆ ಅನುಕೂಲಳಾಗದಿರುವುದು ಅವಳ ಅವಣಿಯೇ?”

“ಹಾಗೇನಿಲ್ಲ, ಆದರೆ ‘ಸ್ಪ್ರೋಷಣೆಗಾಗಿ ನಾವು ಯಾವ ಆತ್ಮಾನುಶಾಸನವನ್ನು ಬದುಕುತ್ತೇವೋ... ಬದುಕಲು ಅವೇಕ್ಷಿಸುತ್ತೇವೋ ಅದರಲ್ಲಿ ಬೇರೆಯವರ ಆತ್ಮಾನುಶಾಸನದ ಬಗೆಗೆ ಪರಷ್ಪರತೆಯ ಭಾವನೆ ಇರಬೇಕಾದದ್ದು ಅವಶ್ಯಕತೆ ಅಲ್ಲವೇನು?”

“ವಿಚಿತ್ರ ಅನಿಸುತ್ತದೆ” ಅವರ ಸ್ವರ ಅಸ್ಥಿತವಾಯಿತು. ಗಾಢ ವೇದನೆಯಿಂದ ಭಾರವಾದ ಹಾಗೆ, ತನ್ನನ್ನು ತಾನು ಹೊತ್ತುಕೊಳ್ಳಲಾರದ ಹಾಗೆ. “ವಾಸ್ತವವಾಗಿ ಸಂಬಂಧಿಸುವುದು ಗಣಿತವಲ್ಲ. ಅವಳಿಗೆ ಅದು ಗಣಿತ. ಅವಳ ಸಂವೇದನೆ ಹೃದಯದಲ್ಲಿಲ್ಲ, ಮಿದುಳಿನಲ್ಲಿದೆ. ಅಪ್ಪನ ಮನೆಯ ಬಗ್ಗೆ ಅವಳು ತೊಡಗಿಕೊಂಡಷ್ಟು, ಜವಾಬ್ದಾರಿಯುತ ವಾಗಿರುವಷ್ಟು, ನನ್ನ ಅಸ್ವಸ್ಥ ತಂದೆ-ತಾಯಿಗಳ ಬಗೆಗಿಲ್ಲ. ಅವರ ಬಗ್ಗೆ ಉದಾಸೀನ. ಅವಳ ಪಾಲಿಗೆ ಅವರು ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ಮತ್ತು ಸಾಮಾನ್ಯವಾಗಿ ಸೀಯರಿಗೆ ಪುರುಷ ವರ್ಗದ ಬಗೆಗೆ ಇರುವ ತಕರಾರು ಪುರುಷನಿಗೆ ಸೀಯ ಬಗೆಗೆ ಅನಿಸತ್ತೊಡಗಿದರೆ ಸಮನ್ವಯದ ಗುರಿ ಸಾಧನೆಯಾಗುವುದಾದರೂ ಹೇಗೆ?”

ಅವರು ಹೇಳತ್ತೊಡಗಿದರು-ಕಳಿದ ಹಲವು ದಿನಗಳಿಂದ ನಿರ್ಮಲಾಳಿಗೆ ಒಂದು ಗುಂಗು ಹತ್ತಿದೆ. ಮಹಿಳಾ ಉದ್ಯಮಿಗಳಲ್ಲಿ ತಾನೇನೂ ಕಡಿಮೆ ಪ್ರತಿಷ್ಠಿತಳ್ಳಲ್ಲ ಎಂದು. ತನಗೇಕೆ ಈವರೆಗೂ ಪದಶ್ರೀ ಸಿಕ್ಕಲ್ಲಿ? ಸರಕಾರ ಪ್ರತಿವರ್ಷವೂ ಎಣ್ಣು-ಸಕ್ಕರೆ ಹಂಚುತ್ತದೆ. ಈ ಮಿತಾಯಿಯನ್ನು ಹೆಂಗಸರೂ ಚನ್ನಾಗಿ ತಿನ್ನುತ್ತಾರೆ, ಆದರೆ ವಾಸ್ತವವಾಗಿ ಸಂಮಾನಕ್ಕೆ ಅಧಿಕಾರಿಸಿಯರಾದ ಹೆಂಗಸರು ಉಪೇಕ್ಷಿತರಾಗುತ್ತಾರೆ. ಪುರುಷರ ವರ್ಚನೆ ಸ್ವಳ್ಳಕಾರ್ಯಕ್ಕೆತಗ್ಗಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತ, ತಮ್ಮ ಸಮರ್ಪಣ ಮನೋಭಾವ ಹಾಗೂ ಪರಿಶ್ರಮದ ಬಲದಿಂದ ಆ ಉದ್ಯೋಗವನ್ನಷ್ಟೇ ಉನ್ನತಸ್ಥಾನಕ್ಕೆ ಒಯ್ದಧ್ವಲಿ. ತನ್ನ ದೇಶ-ಸಮಾಜಗಳ ಗೌರವವನ್ನು ವಿದೇಶಗಳಲ್ಲಿಯೂ ಪ್ರತಿಷ್ಣಾಪಿಸಿದ್ದಾರೆ.

“ನಾನು ಈ ವಿಷಯದಲ್ಲಿ ಅವಳ ಪರವಾಗಿ ವಕಾಲತ್ತು ವಹಿಸಬೇಕೆಂದು ಒತ್ತಡ ಹಾಕತ್ತೊಡಗಿದಳು. ಯಾವ ಜನರನ್ನು ಹಿಡಿದರೆ ಈ ಕೆಲಸ ಸಾಧ್ಯವಾಗುತ್ತದೆ ಎಂಬುದನ್ನು ನಾನು ತಿಳಿದುಕೊಳ್ಳಬೇಕು. ಹಣದ ಚಿಂತೆ ಮಾಡುವುದು ಬೇಡ. ಪದಶ್ರೀ ಪದೆಯುವ ಸಲುವಾಗಿ ಅವಳು ನನಗೆ ಸಹಿಮಾಡಿದ ಬ್ಲಾಗ್‌ಓ ಚೆಕನ್ಸು ಕೊಡಬಲ್ಲಿ. ಅವಳಿಗೆ ಗೊತ್ತು-ಬಂಗಾರದ ಹೆಸರಿನಲ್ಲಿ ಭಾರೀ ಶಕ್ತಿಯಿದೆ. ಯಾವ ದಿಕ್ಕಿಗೆ ಬೇಕಾದರೂ, ಯಾರನ್ನು ಬೇಕಾದರೂ ಗಾಳಿಯಲ್ಲಿ ಚಾಟಿಯಹಾಗೆ ತಿರುಗಾಡಿಸಿ ಓಡಿಸಬಹುದು. ಮುವ್ಯಮಂತ್ರಿಯೊಡನೆ ಅವಳು ಅದೇ ಸಂದರ್ಭದಲ್ಲಿ ನನ್ನ ಭೇಟಿಯನ್ನು

ಇಂಳ / ಆವಿಗೆ

ನಿಗದಿಗೊಳಿಸಿದಳು. ಕೆಲಸ ಆಗಿಯೇ ಹೋಗುತ್ತಿತ್ತು. ಆದರೆ ತಿಂಗಳೊಳಗೇ ಸರಕಾರ ಬಿದ್ದುಹೋಯಿತು. ಪಡ್ಡೀ ಪಡೆಯದೆಯೇ ಹಿಂದಿನ ವರ್ಷ ಕಳೆದುಹೋಯ್ತು. ಅವಳು ನನ್ನ ಬದುಕನ್ನೇ ದುಸ್ತರಗೊಳಿಸಿಬಿಟ್ಟಳು-ನಾನು ಅವಳ ಬಗೆಗೆ ಹೊಟ್ಟೆಚ್ಚು ಪಡುತ್ತೇನೆ! ನಾನು ಮುಖ್ಯಮಂತ್ರಿಯಾಂದಿಗೆ ಅವಳ ಸಂಮಾನದ ಬಗೆಗೆ ಯಾವುದೇ ಮಾತನಾಡಲಿಲ್ಲ! ಸರಕಾರ ಬಿದ್ದಿದ್ದ ಒಂದು ತಿಂಗಳ ನಂತರ.... ಸರಕಾರದ ಒಟ್ಟಿಗೆ ಆ ವೇಳೆಗಾಗಲೇ ಹೋಗಿತ್ತು.... ಇನ್ನು ಅವಳು ನನ್ನನ್ನು ನಂಬುವುದಿಲ್ಲ. ಯಾರಿಂದ ಏನು ಮಾಡಿಸಬೇಕೋ ಅವಳೇ ಸ್ವಯಂ ನೋಡಿಕೊಳ್ಳುತ್ತಾಳೆ ಮತ್ತು ಈ ದೇಶದಲ್ಲಿ ಖರಿದಿಗೆ ಸಿಗದಿರುವುದು ಏನೂ ಇಲ್ಲ ಎಂಬುದನ್ನು ತೋರಿಸುತ್ತಾಳೆ. ಈ ಬಾರಿಯ ಪಡ್ಡೀ ಲಿಂಗ್ ಅವಳ ಹೆಸರಿಲ್ಲದೆ ಹೊರಬರಲಾರದು.

‘ಪರಫೆಷ್ನ್ ರಿಲೇಶನ್ಸ್’ ಪಿ.ಆರ್. ಏಜನ್ಸಿಗೆ ಸ್ವಂತದ ಪ್ರಜಾರಕ್ಷಾಗಿ ಲಕ್ಷ್ಯಿತರ ರೂಪಾಯಿ ಸುರಿದಿದ್ದಾಳೆ. ಇತ್ತಲಾಗಿ ನೀವು ಪತ್ರಿಕೆಯ ರವಿವಾರದ ಪುರವಣೆಯಲ್ಲಿ ಗಮನವಿಟ್ಟು ನೋಡಿದರೆ ನಿಮಗೆ ಕಾಣುತ್ತದೆ. ಪ್ರತಿಯೊಂದು ಪತ್ರಿಕೆಯಲ್ಲಿ ನಿರ್ಮಲಾ ಕನೋಯಿಯಂತಹ ಅಪ್ರತಿಮ ಮಹಿಳಾ ಉದ್ದಮಿಯ ಬಗೆಗೆ ವಿಸ್ತೃತವಾದ ಲೇಖನ, ಸಂದರ್ಶನ, ಇತ್ಯಾದಿಗಳು ಪ್ರಕಟಗೊಳ್ಳುತ್ತಿವೆ. ಅವುಗಳಲ್ಲಿ ಅವರಂತಹ ಬಹುಮುಖ ಪ್ರತಿಭೆಯ ಒಡತಿ, ಹೋಲಿಕೆಯಿಲ್ಲದ ಮಹಿಳಾ ಪ್ರತಿಷ್ಠಿತ ವ್ಯಕ್ತಿ ಈ ದೇಶದಲ್ಲಿ ಬೇರೆ ಇಲ್ಲ. ಅವರ ಕಾರ್ಯಕ್ರಮತೆ ಶ್ಲಾಘನೀಯವಷ್ಟೇ ಅಲ್ಲ, ಸಾಮಾಜಿಕ ಕಾರ್ಯಗಳಲ್ಲಿನ ಆಳವಾದ ಅಭಿರುಚಿ ಕೂಡ ಅಭಿನಂದನೀಯ ಎಂದು ಒಂದೇ ಸಮನೆ ಸಿದ್ಧಮಾಡಲಾಗುತ್ತದೆ.’

ಒಬ್ಬ ಹೆಂಗಸು ತನ್ನ ಮನೆಯ ಕೆಲಸಗಾತಿಯ ಮೇಲೆ ಯಾವುದೇ ಕ್ಷುಲ್ಲಕ ವಿಷಯಕ್ಕೆ ಸಿಟ್ಟಾಗಿ, ಅವಳ ಮುಖಿದ ಮೇಲೆ ಬಿಸಿಬಿಸಿ ಚಹಾದ ಕಪ್ಪನ್ನು ರಾಚುವವರು ಬಡವರ ಸುಖಿದ್ದಿಂದಿರುತ್ತಿದ್ದೀರು?

ಮೇಡಂ ನಿರ್ಮಲಾ ಕನೋಯಿ ಖಂಡಿತವಾಗಿಯೂ ಇಂಥವಳಾಗಿ ಕಾಣುವುದಿಲ್ಲ. ನಂತರ ಅದೇ ಭಾವ ಮನದಲ್ಲಿ ಸುಳಿದಾಡಿತು. ಆದರೆ ಇದು ಪತ್ರಿ-ಪತ್ರಿಯರ ನಡುವಳಿ ವಿಚಾರ ಎಂದು ಮನಸ್ಸನ್ನು ಹಿಡಿತಕ್ಕೆ ತಂದುಕೊಂಡಳು. ಆದರೆ ಒಬ್ಬ ಗಂಡ ತನ್ನ ಹೆಂಡತಿಯನ್ನು ಎಷ್ಟೊಂದು ಹತ್ತಿರದಿಂದ ಅರಿಯಬಲ್ಲ! ಅದುಹೇಗೆ ಆದರ ಸತ್ಯದ ಅಂತರಂಗವಾಗಿರಬಲ್ಲದು?

ಮನಸ್ಸಿನ ಗಾಯ ಮಾಯದಿದ್ದರೆ ಕಷ್ಟ ಸೇಡಾಗಿ ಪರಿವರ್ತಿತವಾಗುತ್ತದೆ. ಗಾಯದ ನಿರಂತರ ಸೋರುವಿಕೆ ವ್ಯಕ್ತಿಯನ್ನು ಸಹಜವಾಗಲು ಬಿಡುವುದಿಲ್ಲ. ಕಸಿವಿಸಿ-ಒದ್ದಾಟ ಸದಾ ಇರುತ್ತದೆ.

ಅವರ ಬೇಸರವನ್ನು ತೋಡೆಯುವುದು ಹೇಗೆ?

ಅವರನ್ನು ಧ್ವಂಧ್ವಂ ತಿರುಗಣಿಯಿಂದ ಹೊರಗೆಳಿಯುವ ಉದ್ದೇಶದಿಂದ ಕಿಡಕಿಯ

ಅವಿಗೆ / ಇಂದಿಗೆ

ಹೊರಗಡೆಯ ಕಪ್ಪು ಘಾಟಿಯಲ್ಲಿ ಒಮ್ಮೆಲೇ ಕಾಣಿಸಿದ ತೆಳುವಾದ ಪ್ರಪಾತದ ಕಡೆ ಅವರ ಲಕ್ಷ್ಯವನ್ನು ಸೆಳೆದಳು.

“ನೋಡಿ....ನೋಡಿ! ಎದುರಿನ ಕೊಳೆದಲ್ಲಿನ ಆ ಜಲಪಾತ ನಮ್ಮೊಂದಿಗೆ ಬರುತ್ತಿರುವಂತೆ ಭಾಸವಾಗುತ್ತಿದೆ.”

ಸಂಜಯ ಕನೋಯಿ ಅವಳ ಕಿಡಕಿಯ ಕಡೆ ಬಾಗಿದರು.

“ಸ್ವಾಪ್ನ ಹೊತ್ತಿನ ಮುಂಚೆ ನೀವೇ ಹೇಳಿದ್ದರಲ್ಲ, ಪ್ರಕೃತಿಯ ಸಾನ್ವಿಧ್ಯ ಮನುಷ್ಯನನ್ನು ಆತಾಫೇಷಣಿಯ ವೈಕಿಯನ್ನಾಗಿ ಮಾಡುತ್ತದೆ.”

ಅವರ ಕೂಡಲ ಸ್ವರ್ಶ ಅವಳನ್ನು ರೋಮಾಂಚಿತಗೊಳಿಸಿತು.

ತನ್ನ ದೇಹದ ಈ ಭಾಷೆಯನ್ನು-ವಾಣಿಯನ್ನು ಅವಳಿಂದೂ ಕೇಳಿರಲೇ ಇಲ್ಲ.

“ನಿಮ್ಮ ಜೊತೆಯಲ್ಲಿ ನಾನೇನೋ ಬೇರೆಯಾಗಿ ಕಾಣಿಸುತ್ತಿದ್ದೇನೆ. ಅನಾಯಾಸವಾಗಿ ನಿಮ್ಮ ಉಪಸ್ಥಿತಿಯಲ್ಲಿ ಹೊಮ್ಮೆತ್ತ ನನ್ನನ್ನು ಜೀವನದ ಅರ್ಥದೊಂದಿಗೆ ಜೋಡಿಸುವ ಆ ತರಂಗಗಳಿಗೆ ನಾನಂತರ ಶಬ್ದ ಕೊಡಲಾರದಾಗಿದ್ದೇನೆ. ನಿಶ್ಚಯವಾಗಿಯೂ, ನಾನೋಬ್ಜನ್ನೇ ಪ್ರಯಾಣ ಮಾಡುತ್ತಿದ್ದರೆ, ಬಹುಶಃ ನಾನು ಯಾವಾಗಲೋ ಅಂತರಂಗದ ಯಾತ್ರೆಗೆ ಹೊರಟುಬಿಡುತ್ತಿದ್ದೇನೇನೋ ಆದರೆ....”

ಅವರು ವಿಚಲಿತರಾಗುತ್ತ ಹೇಳಿದರು—“ನಮಿತಾ! ನಾನೇನು ಯೋಚನೆ ಮಾಡಿದೇನೆ ಎಂಬುದನ್ನು ನೀವು ತಿಳಿಯಲು ಬಯಸುತ್ತಿರಾ? ನಾನು ಅದನ್ನು ನಿಸ್ಪಂಚೋಚವಾಗಿ ವ್ಯಕ್ತಪಡಿಸಲೇ?”

“ಎಂಧ ಸಂಕೋಚ? ವೈಕಿಯಾಬ್ಜ ತನ್ನ ಅಂತರಂಗದ ಸತ್ಯಗಳನ್ನು ತನ್ನ ಮನೆ-ಹೊಸ್ತಿಲವರೆಗೇ ಸೀಮಿತವಾಗಿಡುತ್ತಾನೋ, ನೀವು ಅವನೊಂದಿಗೆ ಯಾವ ಸಂಕೋಚವನ್ನೂ ಹಂಚಿಕೊಳ್ಳಲಾರಿರಿ... ಅಂದಮೇಲೆ...”

“ಹೂಂ... ನೀವು ಸರಿಯಾಗಿಯೇ ಯೋಚಿಸುತ್ತಿದ್ದೀರಿ...” ಅವಳ ಕಣಕ್ಕದ ಬಗೆಗೆ ಅಸಹಜವಾಗದೆ ಅವರು ತಮ್ಮ ಮಾತನ್ನು ಮುಂದುವರಿಸಲು ಆಶುರರಾಗಿದ್ದರು—“ನಾನು ಹೇಳುವುದಕ್ಕೆ ಬಯಸುವುದು ಏನು ಅಂದರೆ, ನಿಮ್ಮ ಹಾಗೆ ಸಂಪೂರ್ಣ ಸೀಯಂತಹ ಅನುಭವ ನೀಡುವ ಯುವತಿಯ ಸಾನ್ವಿಧ್ಯವು, ನಶಿಸುತ್ತಿರುವ ನನ್ನ ಬದುಕಿನ ತ್ವಿಗಿ ಅನಾಯಾಸವಾಗಿ ಪುನರುಜ್ಞವನವನ್ನುಂಟು ಮಾಡುತ್ತಿದೆ...”

ಅವರ ಮಾತನ್ನು ಕೇಳುತ್ತ ಆಕೆ ದುರ್ಗಮವಾದ ಘಟ್ಟವನ್ನು ವಿರುತ್ತ, ಅಪಾಯದ ಎಲ್ಲೆಯವರೆಗಿನ ಇಕ್ಕಟ್ಟಾದ ರಸ್ತೆಯ ಜೊತೆಯಲ್ಲಿನ ಇಳುಕಲಿನ ತಿರುವಿನಲ್ಲಿ ತಿರುಗತೊಡಗಿದಳು.

ತರ್ಕ-ವಿತರ್ಕಗಳನ್ನು ಅದೃಶ್ಯ ಕೈಗಳು ಹೊಸಕಿ ಹಾಕಿ ಬದಿಗೆ ಎಸೆದುಬಿಟ್ಟವು. ಈವರೆಗೆ ಯಾರೂ ಅವಳ ಸ್ತೀತವನ್ನು ಹೊಗಳಲೇ ಇಲ್ಲ.

ಅರ್ಜಿದ ದುಂಡುಮಲ್ಲಿಗೆಯ ಟೊಂಗೆಯ ಹಾಗೆ, ವನವೈಕಾಗೆ ಸುಗಂಧದಿಂದ

33 / ఆవిగే

సువాసితవాద గాళయ తీడుపికచయ స్ఫైర్ ద అనుభవవాయితు అవళిగే.

“ఎండాలాదల్లి నోడలు యోగ్యవాద స్థల యావుదిదే?” కొగళ అనంతర అవళు ఏనోఇ హేళిదళు. అవళ ప్రత్యే అవరన్న ప్రసన్నగోళిసితు.

“బలవన డ్యూమ్ హేసరు కేళిదీరా?”

“జ్ల్ల్...”

“బుతీ డ్యూమ్?”

“ఉహమాం...”

“సనోసెటో పాయింటో?”

“కేళిదేనే”

“యారింద?”

“నిమ్మింద”

అవరు అట్టపాసద నగు నక్కరు.

“హాగాదరే నానే అదన్న తోరిసుత్తేనే.”

“నన్న దృష్టి దుబ్బలవాగిల్ల”

“నోఁడోఁం...” అవరు ముగుళునగుత్త తమ్మ ముఖి తిరుగిసిదరు.

గ్రహిసిద అవళు కిడకియ హోరగె నోడతోడగిదళు.

అవరు త్రైవర్గాగే సూచనే కోదుత్త హేళిదరు.

“నీను యావుదాదరూ బేకరియవరొడనాగలి, కేరాణి అంగడి యివరోడనాగలి హోటిలో ‘లయన్స్ డెసో’న విలాస కేళి తిలిదుకోళ్ళోదు ఒళ్ళయదు. ఆగలే వేళియాగిబ్బింది. తిరుగ్గా సమయ కళియోదు యోగ్యవల్ల.”

త్రైవర్గా గోల్లన్స బేకరి హేసరిన అంగడియ ఎదురు కారు నిల్లిసిద.

“సిద్ధాధ్ర క్యేబరలినింద బిష్ట బలూను ఆగిరబముదు...”

అవర హేళికే అవళిగే నగు తరిసితు.

గొతమియు సిద్ధాధ్రనన్న పరిజయిసుత్తలే అవను అవళ తుంబిద ముంగ్యయన్న హిడిదు బేచ్చగే మాడుత్త తన్న పరిజయివన్న తానే మాడికోష్టిష్ట.

“ఈ గులామనన్న సిద్ధాధ్ర మేవతా ఎందు కరెయుత్తారే. హిందుస్తానద ఒట్ట మామూలి పోఁటోఇ గ్రాఫరో. బ్లూకో ఆండ వ్యేటోనల్లి ఎదురే జ్ల్ల. ఆదరే ఈగ అవన కలరోన పరిణామదింద మత్తరవాగుత్తిదే.

ఆనంతర అవళన్న కేళిద్ద.

“నీవు?”

“నమితా పాండే” అవళు క్యేముగియలు క్యేబిడిసికోళ్ళువ విఫల ప్రయత్న

ಮಾಡಿದಳು. ತುಂಬಿದ ಮೇಕಟ್ಟು ಸದ್ಯ ಮಾಡಿತು.

“ಓದುತ್ತಿದ್ದೀರಾ?”

“ನಿಂತು ಹೋಗಿರುವ ಓದನ್ನು ಪೂರ್ಣ ಮಾಡುವ ಪ್ರಯತ್ನದಲ್ಲಿದ್ದೇನೆ.”

“ಮಾಡೆಲಿಂಗ್ ನಲ್ಲಿ ಕೊಡಗಿರುವುದು ನಿಮಗೆ ಓದಲು ಕೊಡ್ತು ಇಲ್ಲ.”

“ಮಾಡೆಲಿಂಗ್ ನನ್ನ ಅಭಿರುಚಿಯೂ ಅಲ್ಲ, ನನ್ನ ವೃತ್ತಿಯೂ ಅಲ್ಲ.”

“ವೃತ್ತಿಯನ್ನು ಮಾಡಿಕೊಂಡರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವುದಿಲ್ಲ. ಮಾಡೆಲಿಂಗ್ ಜೀವನದಲ್ಲಿ ಎಲ್ಲವನ್ನೂ ಕೊಡೆಬಲ್ಲುದು, ಅದನ್ನು ಓದುಪೂರ್ಣ ಮಾಡಿಯೂ ಪಡೆಯುವುದು ಸಾಧ್ಯವಾಗದು.

ಸಿದ್ಧಾರ್ಥ ಅವಳಿಗೆ ಭಾಲೆಂಜ್ ಮಾಡಿದ.

“ನಾನು ತೆಗೆದ ಚಿತ್ರಗಳ ಪರಿಶಾಮ ನಿಮ್ಮ ಅಭಿಪ್ರಾಯವನ್ನೇ ಬದಲಿಸಬಲ್ಲುದು” ಮತ್ತು ಅವಳ ಕೈಯನ್ನು ಬಿಟ್ಟು ಹೇಳಿದ - “ಗುಡ್ ಲಕ್ಸ್”.

೧೨

ಬಿಸಿನೀರಿನಲ್ಲಿ ಬಹಳ ಹೊತ್ತು ಸ್ವಾನ್ ಮಾಡಿದ ನಂತರ ಅವಳು ತಾಜಾತನವನ್ನು ಅನುಭವಿಸುತ್ತ ತನ್ನ ಕೋಣೆಯಿಂದ ಹೊರಬಂದಳು.

ಕೋಣೆಯ ಚಾವಿಯನ್ನು ಕೆಳಗಡೆ ರಿಸೆಪ್ನ್ ಕೌಂಟರಿನಲ್ಲಿ ಕೂಡಲೇ ಅಥವಾ ತನ್ನ ಪ್ರೋಫೆಸರಲ್ಲಿ ಇಟ್ಟಕೊಳ್ಳಲೇ ಅವಳಿಗೆ ಗೊತ್ತಾಗಲಿಲ್ಲ. ಯಾವುದೇ ದೊಡ್ಡ ಹೋಟೆಲ್ ನಲ್ಲಿ ಇದ್ದುದು ಇದು ಅವಳ ಮೊದಲ ಭಾಗ್ಯವಾಗಿತ್ತು. ಓಬ್ ಇರುವ ವೈಭವಶಾಲಿ ಬಾತ್ರೂಮ್ ನಿಂದ ಹಿಡಿದು ಕೋಣೆಯಲ್ಲಿ ಟಿಲಿಪ್ರೋನ್, ಕಲರ್ ಟಿ.ವಿ. ಮತ್ತು ಚಿಕ್ಕದಾದ ಪ್ರೀಜ್ ಅವಳನ್ನು ಆತಂಕಿತಗೊಳಿಸುತ್ತಿದ್ದವು.

ಗೀಜರ್ ಹೇಗೆ ಕೆಲಸ ಮಾಡುತ್ತದೆ ಚಹಾ ತರಿಸಲು ಹೇಗೆ ಮತ್ತು ಎಲ್ಲಿಗೆ ಪೋನ್ ಮಾಡಬೇಕು, ಇವೆಲ್ಲ ಬಹಳ ಕಷ್ಟಪಟ್ಟು ತಿಳಿದುಕೊಂಡಳು. ಪ್ರೀಜ್ ನಲ್ಲಿ ‘ಕೋಲ್ಡ್ ಕ್ರಿಂಕ್’ ಇಡಲಿಕ್ಕೆಂದು ಬಂದ ರೂಂ ಬಾಯ್ ಬಳಿ ಗೀಜರ್ ಹಾಕುವುದು ಹೇಗೆ, ಕೆಳಗಿನಿಂದ ತಿಂಡಿ ತಿನಿಸು ತರಿಸುವುದಿದ್ದರೆ ಎಲ್ಲಿಗೆ ಪೋನ್ ಮಾಡಬೇಕು ಎಂಬುದನ್ನು ಕೇಳಿ ತಿಳಿದುಕೊಂಡಳು.

ರೂಂ ಬಾಯ್ ಬಾಯಿ ಮಾತಿನಲ್ಲಿ ಎಲ್ಲವನ್ನೂ ಹೇಳಿದ ಅನಂತರ ತ್ರೇಸಿಂಗ್ ಟೆಬಲ್ ಎದುರು ಇಡಲಾದ ‘ಮೆನು’ ತೋರಿಸಿದ. ಅದರ ಹಿಂದುಗಡೆ ಆಯಾ ವಿಭಾಗದ ಟಿಲಿಪ್ರೋನ್ ನಂಬರ್ ಇದ್ದವು.

ಸ್ವಾನ್ ಮಾಡಿದ ನಂತರ ಚಹಾ ತರಿಸಿದಾಗ ಅವಳಿಗೆ ಸ್ಕೂಲ್ ನೆನಪು ತೀವ್ರವಾಯಿತು. ಮೊದಲು ಈ ರೀತಿಯ ಕಾರ್ಯಕ್ರಮದ ಅಂದಾಜು ಇದ್ದಿದ್ದರೆ, ಅವಳು ಸ್ಕೂಲ್ ನಿಗ್ರಹಿತ ಪೋನ್ ಮಾಡಿ ಅವಳು ತನೆಎಂದಿಗೆ ಖಂಡಾಳಕ್ಕೆ ಬರಲು

ಇಂಗ / ಆವಿಗೆ

ಬಯಸುತ್ತಾಳೆಯೇ ಎಂದು ಕೇಳಬಹುದಾಗಿತ್ತು. ಒಂದು ದಿನ, ಒಂದು ರಾತ್ರಿಯ ಸಂಗತಿಯಷ್ಟೇ ಆಗಿತ್ತು. ಗಾಡಿಯಲ್ಲಿ ಬರಲು ತೊಂದರೆಯಂತೂ ಇರಲಿಲ್ಲ. ಸ್ಕೃತಾ ಜೊತೆಯಲ್ಲಿದ್ದರೆ ವಿಷಯದ ಬಣ್ಣವೇ ಬದಲಾಗುತ್ತದೆ. ಸರಿ, ಮುಂದೆ ಈ ವಿಚಾರಕ್ಕೆ ಗಮನ ಕೊಡುತ್ತಾಳೆ. ಆದರೆ ಹೇಗೆ? ಅವಳು ನಿಜವಾಗಿಯೂ ಮಾಡೆಲಿಂಗ್‌ನ್ನು ಕಾಯಂ ಆದ ಉದ್ಯೋಗವನ್ನಾಗಿ ಮಾಡಿಕೊಳ್ಳುವ ಉದ್ದೇಶದಲ್ಲಿದ್ದಾಳೆಯೇ? ಇಲ್ಲ. ಈ ವಿಚಾರ ತಲೆಯಲ್ಲಿ ಬಂದಧ್ಯ ಯಾಕೆಂದರೆ, ಒಮ್ಮೆ ಯಾವಾಗಲಾದರೂ ವಾಸ್ತವಿನ ಮೇಡಂ ಈ ರೀತಿಯಲ್ಲಿ ಯಾವುದೋ ಗ್ರಾಹಕ ವ್ಯಾಪಾರಿಯೋಂದಿಗೆ ಒಪ್ಪಂದ ವಾಡಿಕೊಂಡರೆ, ಸಹಾಯಕಿಯ ರೀತಿಯಲ್ಲಿ ಗೌತಮಿಯೋಂದಿಗೆ ಬರಲೇ ಬೇಕಾಗುವುದೆಂಬುದು ನಿಶ್ಚಯ. ಯಾರ ಯಾರನ್ನೋ ಕರೆದುಕೊಂಡು ಹೋಗುವಾಗ ಸ್ಕೃತಾಳನ್ನು ಕರೆದುಕೊಂಡುಹೋಗಲು ತೊಂದರೆಯೇನು?

ಉದ್ದನೆಯ ಅಂಗಳವನ್ನು ದಾಟುವಾಗ ಕೋಣೆಯ ಬೀಗವನ್ನು ತನ್ನ ಪರೀಕ್ಷನ ಒಳಗೆ ಇಟ್ಟುಕೊಂಡಳು.

ಹೊಟ್ಟಿ ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಆಟಾಚಿಯಲ್ಲಿಟ್ಟ ಮೂರು ಜೊತೆ ಬಟ್ಟಿ, ನೂರು ನೂರ ಮಡಿಸಿದ ಮೂರು ನೋಟು ಇರುವ ಪರ್ಸನ್‌ನ್ನು (ಇದು ನೂರರ ಒಂದು ನೋಟನ್ನು ಬಿಟ್ಟು) ಸಂರಕ್ಷಿಸಿಕೊಳ್ಳುವ ಜವಾಬ್ದಾರಿಯನ್ನು ಅವಳು ರಿಸ್‌ಪ್ರೆನ್‌ ಮೇಲೆ ಬಿಡಲು ಸಾಧ್ಯವಿರಲಿಲ್ಲ. ಗೌತಮಿಯ ಆತ್ಮವಿಶ್ವಾಸದಿಂದ ಅವಳಿಗೆ ಶೀತಿಕ್ರಿಯಾಯಿತು. ನಿಶ್ಚಯಾಗಿ ಅವಳು ಬೆಲೆಯುಳ್ಳ ಆಭರಣಗಳನ್ನು ಮತ್ತು ಪೋಷಣಕುಗಳನ್ನು ಅಲ್ಲಿಯೇ ಒಟ್ಟುಗೂಡಿಸಿ ಇಟ್ಟಿದ್ದಾಳೆ. ಮತ್ತು ತಾನು ಕಿವಿಯಲ್ಲಿ ಧರಿಸಿದ ಬಂಗಾರದ ಚಿಕ್ಕ ಓಲೆಯನ್ನೂ ಕಳಜಿದುವಾಗ ನಿಶ್ಚಿಂತಳಾಗಿರಲಿಲ್ಲ.

ಗೌತಮಿಯ ಮರುಷಿನದು ಇದೇ ಮೊದಲ ಅನುಭವವೇನೂ ಆಗಿರಲಿಲ್ಲ. ಪ್ರತಿಕ್ಷಣವೂ ಜಾಗ್ಯತವಾಗಿರುವ ಚುರುಕಿನ ಸ್ಕರಣ ಶಕ್ತಿಯೂ ಹಾಗೇ. ಯಾವ ಉದುಷಿನ ಜೊತೆ ಯಾವ ಆಭರಣ ಹಾಕಿಕೊಳ್ಳಬೇಕು. ಏನಾದರೂ ಗಡಿಬಿಡಿ ಆಗಿದೆಯೇ? ಪೋಣೋ ತೆಗೆಯುವಾಗ ತನ್ನ ಹೆಗಲಲ್ಲಿ ತೂಗಾಡುವ ಏರೊಬ್ಯಾಗ್‌ನಿಂದ ಅವಳು ಪೋಣಾಕಿಗೆ ಅನುರೂಪವಾದ ಆಭರಣಗಳನ್ನು ಹೊರತೆಗೆಯುತ್ತಿದ್ದಳು. ಬಂಡೆಯ ಮರೆಯಲ್ಲಿ ಅದನ್ನು ಬದಲು ಮಾಡುತ್ತಿದ್ದಳು, ಕೆಲಸವಾದ ಮೇಲೆ ಪುನಃ ಕಳಚಿ ಬ್ಯಾಗಿಗೆ ಹಾಕಿಕೊಳ್ಳುತ್ತಿದ್ದಳು. ಮೇಡಂ ಮನೆಯ ವಿಚಾರ ಬೇರೆ. ಅದು ಮನೆಯಲ್ಲಿ ನಡೆಯುವ ಕಾರ್ಯಕ್ರಮ ಆದ್ದರಿಂದ ಸುರಕ್ಷಿತತೆ ಇರುತ್ತಿತ್ತು. ಸಹಾಯಕ್ಕಾಗಿ ಸಿಸ್ಟರ್ ಮಾರಿಯಾಳ ಉಪಸ್ಥಿತಿ ಇರುತ್ತಿತ್ತು. ಪರೀಕ್ಷೆಯಾಗುವುದು ಹೊರಿನ ಇಂತಹ ಸ್ಥಳಗಳಲ್ಲಿ.

ಫಾಟ್ ಬದಿಯ ಕಾರಂಜಿಯ ಉದ್ಯಾನದಲ್ಲಿ ಭೇಟಿಯಾಗುವುದಾಗಿ ಸಂಜಯ ಕನೋಣಿಯ ಹೇಳಿದ್ದರು.

ಮುವ್ಯ ಹಾಲನಿಂದ ಹೊರಟು ಉದ್ದ-ಅಗಲವಿರುವ ಉದ್ಯಾನದಲ್ಲಿ ಕಾಲಿದುವಾಗ

ಅವಳು ಗಾಬರಿಯಾಗಿ ಅತ್ಯಿತ್ತ ನೋಡಿದಳು. ಕಾರಂಜಿ ಅಲ್ಲೇಲ್ಲೂ ಕಾಣಿಸಲಿಲ್ಲ. ಹೊರಳಿ ಬಂದು ರಿಸೆಪ್ನೋ ಕೊಂಟರಿನಲ್ಲಿ ಕೇಳಿದಳು. ಅದು ಕಟ್ಟಡದ ಹಿಂಭಾಗದಲ್ಲಿದೆ ಎಂದು ಅವರು ಹೇಳಿದರು. ಅವಳು ಅದೇ ಉದ್ದಾನಕ್ಕೆ ಹೋಗಿ ಎಡಕ್ಕೆ ತಿರುಗಿಕೊಳ್ಳಲಿ.

ಇಮಾರತಿನ ಹಿಂಭಾಗದಲ್ಲಿರುವ ಉದ್ದಾನ ವಿಶೇಷವಾದ ರೀತಿಯಲ್ಲಿ ತಯಾರು ಮಾಡಿದ್ದಾಗಿತ್ತು. ಘ್ಯಾದುವಾದ ಹಲ್ಲಿನ ಮೇಲೆ ತಲೆಯೆತ್ತಿದೆ ಬಾಗಿದ ಲ್ಯಾಂಪ್ ಪ್ರೋಸ್ಟ್ರೋಳ್ ಮಂದವಾದ ಹಳದಿ ಬೆಳೆಕಿನಲ್ಲಿ ಅಲ್ಲಲ್ಲಿ ಕುಳಿತ ವಿರಳ ಜನಗಳ ಮಧ್ಯ ದೃಷ್ಟಿ ಹಾಯಿಸಿದಾಗ ಅವರನ್ನು ಅವಳು ಹುಡುಕಿದಳು. ಯಾವ ಕಡೆ ತಿರುಗಬೇಕು? ಎಲ್ಲಿ ಹುಡುಕಬೇಕು. ಕುಚೀರ್ಯ ಅಂಟಿಕೊಂಡ ಬೆನ್ನುಗಳು ಹಾಗೂ ಮೇಚಿನ ಮೇಲೆ ಬಾಗಿದ ಮುಖಿಗಳು. ಅವಳಿಗೆ ತಮ್ಮ ಪರಿಚಯ ಕೊಡಬಲ್ಲವೇ!

ದೂರದಲ್ಲಿ ಕುಳಿತಿದ್ದ ಸಂಜಯ ಕನೋಯಿಯವರ ದೃಷ್ಟಿ ಆ ಮಜ್ಬಿನಲ್ಲಿಯೂ ಅವಳ ಮೇಲೆ ಬಿದ್ದಿತು. ಗಾಬರಿಯಲ್ಲಿ ಅವಳು ಕಣ್ಣು ಹೊರಳಿಸುತ್ತಿರುವುದನ್ನು ಅವರು ನೋಡಿದರು. ಎದ್ದು ಅವಳನ್ನು ಕರೆದೊಯ್ದಲು ಬಂದರು.

ಕುಳಿತ ಪಕ್ಕದಲ್ಲಿನ ಮನೋಹರವಾದ ಉದ್ದಾನದ ಸುಂದರ ಏಕಾಂತದಲ್ಲಿ ಕುಳಿತ ಗೌತಮಿ ಹಾಗೂ ಸಿದ್ಧಾರ್ಥ ಗಪ್ಪ ಹೊಡೆಯುವುದರಲ್ಲಿ ತಲ್ಲಿನನಾಗಿದ್ದರು. ಮನಸ್ಸಿಗೆ ಅನುಕೂಲಕರವಾಗಿ ಕೆಲಸವೆಲ್ಲ ಮುಗಿದದ್ದರಿಂದ ಪ್ರಸನ್ನಗೊಂಡ ಸಿದ್ಧಾರ್ಥನ ಮುಖಿದ ಮೇಲೂ ತೃಪ್ತಿ ಪಸರಿಸಿತ್ತು.

ಅವಳನ್ನು ನೋಡುತ್ತಲೇ ಸಿದ್ಧಾರ್ಥನ ಬಯಕೆ ಅರಳಿತು. ಕಟ್ಟಾಕ್ಕದಲ್ಲಿಯೇ ಎಲ್ಲವನ್ನೂ ತಲುಪಿಸಿದ.

“ಇನ್ನೀ ನಮಿತಾ! ಪರಿಶ್ರಮ ಮಾಡಿದವರು ನೀವೊಬ್ಬರೇ ಅಲ್ಲ. ನಿಮ್ಮ ದಾರಿ ನೋಡಿ ನೋಡಿ ಲಿಜ್ಜತ್ತೆ ಹಪ್ಪಳದ ಹಾಗೆ ಚಪ್ಪಟೆಯಾದೆವೆ.

ಕಟ್ಟಾಕ್ಕವನ್ನು ಸಹಿಸಿಕೊಂಡು ಮುಗುಳನಕ್ಕಳು. ಒಳಗಡೆ ಉಬ್ಬಿಕೊಂಡು ಹಪ್ಪಳದ ಹೋಲಿಕೆ ಕೊಡ್ಡಿದಾನೆ!

“ಈಹ್... ಹಾಗಾದರೆ ಸರಿಯಾಯಿತು ಹಪ್ಪಳ ತರಿಸುವ ಕಷ್ಟದಿಂದ ಪಾರಾದಿರಿ...”

“ಸಂಜಯ ಕನೋಯಿಯವರ ಜೀಬಿನ ಚೆಂತೆ ನಿಮಗೆ ಬಹಳವಿದ್ದಂತಿದೆ, ಅಲ್ಲವಾ? ಸರಿ, ನಿಮ್ಮದೇ ಮಚ್ಚ. ಆದರೆ ನಮ್ಮ ಕಡೆಗೂ ಸ್ವಲ್ಪ ದೃಷ್ಟಿ ಹರಿಯಲಿ. ಹೇಳಿ ಏನು ಕುಡೀತೀರಿ?”

ಆ ಮೂವರ ಮುಂದೆ ಚಿಲ್ಲ್ ಬಿಯರ್ನ ಟಿನ್ ಇತ್ತು. ಜೊತೆಗೆ ಬಾಯಾಡಿಸಲಿಕ್ಕೆ ಚಿಕನ್ ಟಿಕ್ಕು, ಹುರಿದ ಗೋಡಂಬಿ, ಪನೀರ ಟಿಕ್ಕು.

ಅವಳು ಅವರ ಒಂದು ಮಾತನ್ನೂ ಕೇಳಲಿಲ್ಲ, ಹಟಮಾಡಿ ತನಗಾಗಿ ಕಿತ್ತಲೆ ಜ್ಞಾನ ತರಿಸಿದಳು.

ಗೌತಮಿ ಪ್ರತಿಯಾಗಿ ಆಕ್ರಮಣ ಮಾಡಿದಳು—“ನೀನು ಪಂಕ್ತಿಯಿಂದ ಹೊರಗೆ

330 / ఆవిగే

శాతుకోఇ. సుమ్మనే నమగే బోరో మాడబేడ. ఒందు గ్లోస్ బియర్ కుడిదరే నిన్న పవిత్రతే కలంకితవాగోదిల్ల. ఇన్నొబ్బర సంతోషక్కే అవర ఒత్తాయవన్నూ మన్నిసబేకాగుత్తదే.”

ఒత్తాయద ఒత్తడ ల్యూటేజిసచోడగితు. అవర మనస్సిగే సంతోష నీడలు స్టోల్ప రుచి నోడిదరే పను తోందరే? యారేను దినా కుడితిరుత్తారా! హిగే మోజు-మజాద నేవదల్లి ఎందాదరూ స్కృతాళ జోతే ఒందధ్వ గ్లోస్ కుడియోదక్కూ సమయ సిక్కిరలీల్ల.

హసీసుళ్లు.

స్కృతా సుమారు ఐవత్తు బారి ఒత్తాయ మాడిద్దుళు. మనేయ హెదరికేయిందలో ఏనోఇ తెన్నన్ను సదిలగోళిసికోళ్లు బిట్టిరలీల్ల. ఇల్లి మనేగేనూ హింతిరుగ బేకాగిల్లవల్ల. హోటేలోన కోణియవరేగే హోదరాయ్తు.

అదే తానే తరిసిద స్త్రింగోరోల్న బట్టలన్ను అవళ కడే సరిసుత్తే సిద్ధాధ్వను అవళిగే బియరో కుడియలు మత్తొమ్మే మనవి మాడిశోండ.

“యాకే?... యావత్తూ తగోళ్లల్లవా?”

“ఇల్లు”

“మనేయల్లి యారూ కుడియుపుదిల్లవా?”

“ఇల్లు”

“హాగాదరే నీవు శుభారంభ మాడి! యావత్తాదరూ బేరేయవరు కుడియోదన్నాదరూ నోడిఇరోఇ అథవా ఇదే మోదలనే బారి నోడ్తిఇరోఇ”

సిద్ధాధ్వన కట్టాడ నాటితు. స్త్రింగోరోల్న తుఱికు బాయియల్లి కాశికోళ్లుపుదక్కే ముంజియే బాయియ స్వాద సప్పెంచేనిసితు.

మాంసియ మనేయల్లి బాటలి తేరేద హోరతు సంజే ప్రారంభవాగువుదే ఇల్ల.

“మాంసియ మనేయింద నీను యావ ఒళ్లేయ కేలసవన్నూ కలియలే ఇల్లవా? బియరో అందరే ఏను మహా, నీరు! హల్లు బరోఇ మక్కళూ బహళ పీతియింద కుడితారే.”

అవళ ధైయివన్ను హేచ్చిసువ లుద్దేశదింద సిద్ధాధ్వన తన్న మగన స్వారస్కర ఘటనేయన్న హేళతోడగిద-అవన మూరు వషాద మగ ఆదిత్య బియరో నోడుత్తలే కిలకిలనే నగుత్త కుణియలు ప్రారంభిసించుత్తానే. అవనిగూ

ಅವಿಗೆ / ೫೯

ಕುಡಿಯಲು ಬಿಯರ್ ಕೊಡಬೇಕೆಂದು ಅವನ ಹಟ. ಮೋಜಿನ ಸಂಗತಿಯೆಂದರೆ ತನ್ನ ಗ್ರಾಸಿಗೆ ಅವನೇ ಬಿಯರ್ ಬಗ್ಗಿಸಿಕೊಳ್ಳುವುದಾಗಿ ಹಟ ಹಿಡಿಯುತ್ತಾನೆ. ಅವನಿಗೆ ಬಿಯರನ್ನ ಹೇಗೆ ಗ್ರಾಸಿಗೆ ತುಂಬುತ್ತಾರೆಂಬುದು ಗೊತ್ತು. ಅದೇ ರೀತಿ ಅವನು ಗ್ರಾಸ್ ತುಂಬುತ್ತಾನೆ. ಆದರೆ ಬಿಂಬಾರಿನ ಬಾಟಲೆ ತುಂಬಿರದಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಈ ಪುಟ್ಟಹುಡುಗ ಸುಲಭವಾಗಿ ಬಾಟಲಿಯನ್ನೇ ಎತ್ತಿ ಬಿಡುತ್ತಾನೆ. ನಂತರದ ದೃಶ್ಯವಂತೂ ನೋಡಲು ಯೋಗ್ಯವಾದದ್ದು. ಜನಾಬ್ದ ಅವರ ಅಪೇಕ್ಷೆಯಾಗುತ್ತದೆ—ಚೇಪೋನಲ್ಲಿ ಗುರುದಾಸ ಮಾನ್ಯನ ಕ್ಷಾಸೆಟ್ ಹಾಕಬೇಕು ಮತ್ತು ಅವನ ಕೈಯಲ್ಲಿ ವಿಂಜರಿ ಕೊಡಬೇಕು. ವಿಂಜರಿ ಬಾರಿಸುತ್ತೆ ಆದಿತ್ಯ ಯಾವ ತರಹೆ ಹೇಳಿಯೋದರಲ್ಲಿ ಮಗ್ನಾಗ್ರಾನೆ ಅಂದರೆ ಪುಟ್ಟ ಗುರುದಾಸಮಾನ್ಯನ ಕಾಲುಗಳು ಘ್ರಾಣ್ಟೋನಲ್ಲಿ ತಿರುಗತ್ತೇಡಗುತ್ತವೆ.

“ನನ್ನ ಚಿಕ್ಕ ಘ್ರಾಣ್ಟೋನಲ್ಲಿ ದೇವರಾಜೆ ಜೀವನ ಸುರಿಯುತ್ತಿರುತ್ತದೆ.”

ಸಿದ್ಧಾರ್ಥನು ಅವರೆಲ್ಲ ರಸಾರ್ಥರಾಗುತ್ತಿರುವುದನ್ನು ನೋಡಿ ಮತ್ತೊಂದು ಘಟನೆ ಹೇಳಿದ.

ಒಂದು ದಿನ ಅದ್ಭುತವಾದ ಒಂದು ಘಟನೆ ನಡೆಯಿತು.

ದೀರ್ಘವಾಗಿದ್ದ, ದಣಿದ ಒಂದು ಘೋಟೋ ಸೇತನ್ ಮುಗಿಸಿ ಅವನು ಮನ ಸೇರುವಾಗ ರಾತ್ರಿ ಒಂದಾವರೆ ಗಂಟೆ. ಮನೆಯ ಒಂದು ಜಾವಿ ಯಾವಾಗಲೂ ಅವನ ಪ್ರಸಾನಲಿಲ್ಲಿರುತ್ತದೆ. ಯಾಕೆಂದರೆ ಅಪರಾತ್ರಿಯಲ್ಲಿ ಮನೆಗೆ ಬಂದರೆ ಗಂಟೆ ಬಾರಿಸದೇ ಇರಲು. ಉಂಟ-ತಿಂಡಿ ಮುಗಿಸಿ ಮನೆಗೆ ಬಂದಿದ್ದು. ಆದರೆ ಬಹಳ ದಣಿದು ಬಂದಿದ್ದರಿಂದ, ಒಂದರು ಪೆಗ್ ತೆಗೆದುಕೊಂಡ ಹೊರತು ರಾತ್ರಿ ನಿದ್ದೆ ಬರುವುದಿಲ್ಲವೆಂದು ಅವನಿಗೆ ಅನಿಸಿತು. ಬಟ್ಟೆ ಬದಲಿಸಿ ಅವನು ತನಗಾಗಿ ಒಂದು ಲಾಜ್ಞ ಪೆಗ್ ತಯಾರುಮಾಡಿದ, ಮತ್ತು ಸೋಫಾದ ಮೇಲೆ ಅರೆ ಒರಿಕೊಂಡು ಕಾಲು ನೀಡಿದ. ಅಕಸ್ಮಾತ್ತಾಗಿ ಯಾರದೋ ‘ಧಸ್’ ಧಸ್’ ಹೆಚ್ಚೆಯ ಸಪ್ಪಳ ಕೇಳಿ ದೃಷ್ಟಿ ತಿರುಗಿಸಿದ. ಚಿಕ್ಕರಾಯರು ನಿದ್ದೆಯಿಂದ ಎಚ್ಚೆತ್ತು ಅವನ ಕಡೆ ಬರುತ್ತಿದ್ದಾರೆ. ‘ವನು ಮಗನೆ’ ‘ನಿದ್ದೆಯಲ್ಲೇ ಹೇಗೆ ಎದ್ದು ಬಂದೆ?’ ಎಂದು ಕೇಳಿದರೆ ಅವರು ಹೇಳಿದರು “ಪಾಪಾ.... ನನ್ನ ಗ್ರಾಣ್ಟ್ ಇಲ್ಲ....”

ಅವನು ತನ್ನ ಗ್ರಾಸನ್ನು ಆದಿತ್ಯನ ಕಡೆ ಹಿಡಿದ. ಚಿಕ್ಕರಾಯರು ಮೋಜಿನಿಂದ ಒಂದು ಗುಟುಕು ಹೀರಿದರು ಮತ್ತು ತಮ್ಮ ಹಾಸಿಗೆಯ ಕಡೆ ಉತ್ಸಾಹದಿಂದ ಓಡಿದರು.

ಮಗ ನಿದ್ದೆಯಿಂದ ಎದ್ದು ಬಂದಿದ್ದಾನೆ ಎಂದು ಅವನಿಗನ್ನಿಸಿತು. ತಿರುಗಿ ಹೋಗಿ ಅವನು ಸರಿಯಾಗಿ ಮಲಗಿರ್ತಾನೆಯೇ ಹೇಗೆಂದು ನೋಡಬೇಕನಿಸಿತು. ಕೋಣೆಗೆ ಹೋಗಿ ನೋಡಿದ. ಆದಿತ್ಯ ತನ್ನ ತಾಯಿಯ ಮಗ್ನಲಲ್ಲಿ ಮುಖ ಅಡಿಯಾಗಿ ಬಿಡ್ಡಕೊಂಡು ಎಷ್ಟೂಂದು ಗಾಥವಾದ ನಿದ್ದೆಯಲ್ಲಿದ್ದಾನೆಂದರೆ, ಅವನು ನಿದ್ದೆಯಲ್ಲಿ

೫೨ / ಆವಿಗೆ

ಎದ್ದು ಅವನ ಬಳಿ ಬಂದಿದ್ದೇ ಸುಳ್ಳಾ ಅನ್ನುವ ಹಾಗೆ!

ಸಂಜಯ ಕನೋಯಿಯನ್ನು ಬಿಟ್ಟು ಅವಳು ಹಾಗೂ ಗೌತಮಿ ಜೋರಾಗಿ ನಗುತ್ತಿದ್ದಾರೆ.

ಗೌತಮಿ ತಕ್ಷಣ ಕಟಪಾಕ್ಷವನ್ನೇಸೇದಳು.

“ಸಿದ್ಧಾರ್ಥ, ನಿನಗೆ ನಿನ್ನ ಹೆಂಡತಿಗೆ ಹೊಂದಾಣಿಕೆ ಇದೆಯೋ ಇಲ್ಲವೋ, ಆದಿತ್ಯನಂತೂ ನಿನ್ನ ಮಗ ಎನ್ನುವುದು ನಿಂಬಾಯವಾದ ಹಾಗೇ. ಯಾವುದೇ ದೊಡ್ಡ ಮನುಷ್ಯರ ಮಕ್ಕಳು ಮೂರನೆಯ ವಯಸ್ಸಿಗೇ ಕುಡುಕರಾಗೋದಿಲ್ಲ.”

“ಅರೆ, ಮಗನ ಇವೇ ಲಕ್ಷ್ಯಾಗಳು ನನಗೆ ಧೈಯರ್ ತುಂಬಿವೆ-ಅಂತಹಾಳ ಬಳಿ ಕೇಳುವ ಧೈಯರವನ್ನು ನಾನು ಮಾಡಲಾರೆ.”

“ಹೇಗೆ ಕೇಳಿಯೋ? ಚಮರ್ ಸುಲಿದು ಅದರೊಳಗೆ ಬೂಕಾ ತುಂಬುವುದಿಲ್ಲವಾ ಅಣಿಮಾ? ನಿನ್ನಹಾಗೆ ಗಲ್ಲಿ ಮೊಹಲ್ಲಾಗಳಲ್ಲಿ ಹೆಸರನ್ನು ಆಳೋದಕ್ಕೆ ಬಿಟ್ಟು ಬಂದಿದಾಳಾ?”

“ಗಳಿತಿ ಗೌತಮಿ, ನೀನು ಬಹಳ ನಿಮೋಹಿಯಿದ್ದಿಯಾ! ಸುಮೃನೇ ಸೇರಗು ರೂಪಾಡಸಬೇದ ನನ್ನ ಬಳಿ! ಎರಡು ಕಾಸಿನ ಸೀವಾದದ ವಕೀಲಿ ಮಾಡುವುದು ನಿನಗೆ ಶೋಭಿಸುವುದಿಲ್ಲ” ಸ್ವಲ್ಪ ತಡೆದು ಹೇಳಿದ—“ಸದ್ಯಕ್ಕೆ ಯಾವ ಸಂಗತಿಯ ಬಗೆಗೆ ವಕೀಲಿ ಮಾಡಬೇಕಾಗಿದೆಯೋ, ಅದಕ್ಕೆ ದನಿ ಜೋಡಿಸು. ನಮಿತಾಜಿ ಹಾಗೆಯೇ ಎದ್ದು ಹೋಗಲಿಕ್ಕಲ್ಲ ಆದಿತ್ಯನ ಪ್ರಕರಣ ಹೇಳಿದ್ದು.”

“ನೀನು ಹೇಳುವುದು ತಪ್ಪಲ್ಲ, ಒಂದು ಜಿಕ್ಕ ಮಗು ಕೂಡ, ಒಬ್ಬನೇ ಕೂತು ಕುಡಿಯುತ್ತಿರೋ ಅಪ್ಪನಿಗೆ ಸಾಫ್ ಕೊಡಬೇಕು ಅನ್ನುವ ವಿವೇಕವನ್ನು ಇಟ್ಟುಕೊಂಡಿರುದೆ. ಇವರೂ ಒಬ್ಬರಿದ್ದಾರೆ ನಮಿತಾ! ಏನ್ನೀ ನಮಿತಾ, ನಮ್ಮ ಮಾತು ಕಿವಿಗೆ ಬೀಳೋದೇ ಇಲ್ಲವಾ?”

ಗೌತಮಿ ತುಟಿಯನ್ನು ಧೂ ಧೂ ಅನ್ನುವ ಹಾಗೆ ಮಾಡಿ, ಕಣ್ಣಾಲಿ ತಿರುಗಿಸಿದಳು ನಮಿತಾಳ ಕಡೆಗೆ.

ನಮಿತಾ ತುಟಿ ಕಚ್ಚಿ ಹಿಡಿದು ಮುಗುಳ್ಳಗು ನಕ್ಕಳು.

ಸಿದ್ಧಾರ್ಥನಿಗೆ ಧೈಯರ್ ತುಂಬಿತು.

“ಅಂತೂ ಕಿವಿಗೆ ಬಿತ್ತು... ಬಿತ್ತು.... ಪರವಾಗಿಲ್ಲ. ನಾನು ಒಂದು ಪೆಗ್ ಬ್ರಾಂಡಿ ತರಿಸುತ್ತೇನೆ. ಮತ್ತು ಒಂದು ಚಮಚೆಯಲ್ಲಿ ಅಳೆದು ಕಿತ್ತಲೆಹಣ್ಣಿನ ರಸದಲ್ಲಿ ಸೇರಿಸ್ತೇನೆ. ಜೊಡ್ ಸೇವಿಸೋದಕ್ಕೆನು ಪಥ್ಯ ಇರಲಿಕ್ಕಿಲ್ಲ ಅಲ್ಲವಾ ನಮಿತಾ?”

ಹತ್ತಿರದಲ್ಲಿ ನಿಂತಿದ್ದ ಸರ್ವರನ್ನು ಬಳಿಗೆ ಕರೆದು ಒಂದು ಪೆಗ್ ಬ್ರಾಂಡಿಯನ್ನು ಬೇಗನೇ ತರಲು ಸಿದ್ಧಾರ್ಥನು ಹೇಳಿದ.

“ಒಂದು ಆವಶ್ಯಕ ಪ್ರೋನ್ ಮಾಡಿ ಈಗ ಬರುತ್ತೇನೆ. ಜೊಡ್ ನನ್ನ ಆರ್ಯಕೆಯಲ್ಲಿ ಕುಡಿಸಬೇಕು. ಹಿಂದುಗಡೆಯಲ್ಲಿ ನೀವು ವಿಷ ಕುಡಿಸಿದರೂ ಕುಡಿಸಿದರೇ-ಭರವಸೆಯಲ್ಲ.”

ಕುಚೆಯಿಂದ ಏಳುತ್ತ ಸಂಜಯ ಕನೋಯಿ ನಕ್ಕರು.

ತುಂಬ ಹೊತ್ತಿನ ನಂತರ ಅವರು ಅರಳಕೊಂಡಿದ್ದರು.

ಸಿದ್ಧಾರ್ಥನಿಗೆ ಸಂಜಯ ಕನೋಯಿ ಅವರ ನಗು ಚುಚ್ಚಿತು.

“ನಿಮ್ಮ ಹಿಂದೆ ನಾವು ವಿಷ ಕುಡಿಯಲು ಸ್ಪಾತಂತ್ರೇನು?”

“ಓಹೋ... ಆರಾಮಾಗಿ” ಹಿಂತಿರುಗಿ ಕನೋಯಿ ನಿಂಬಾಯ ಹೇಳಿದರು.

“ಮಗನೆ.... ಈವರೆಗೆ ಕೂತುಕೊಂಡು ಏನು ಮಾಡುತ್ತಿದ್ದಿರಿ?” ‘ಕಿಂಗ್ ಫಿಶರ್’ನ ಕಿರಿಕಿರಿ ಮಾಡಿದಿರಿ. ಜಗತ್ತಿನಿಂದಲೇ ಹೊರಟುಹೋಗೋಣ ಅನ್ನಿಸ್ತಿದೆ ಸಿದ್ಧಾರ್ಥ ಸಿಡಿಮಿಡಿ ಮಾಡಿದ.

ಸಿದ್ಧಾರ್ಥನ ಬಡಬಡಿಕೆ ನಮಿತಾಳಿಗೆ ಕೆಡುಕೆನಿಸಿತು. ಸ್ವಯಂ ಏನಾದರೂ ಯಿದ್ದೂ ತದ್ದೂ ಮಾತನಾಡಿದ್ದರೆ ಹೌದಾಗಿತ್ತು. ಬೇರೆಯವರನ್ನು ಹೀಗೆಲ್ಲ ಎಳೆಯೋದನ್ನು ಅವರು ಸಹಿಸೋದಿಲ್ಲ. ಸಿದ್ಧಾರ್ಥನ ಮಗನ ಮುಗ್ಧ ಹುಡುಗಾಟಿಕೆ ಕೇಳಿ ಎಪ್ಪು ಬೇಸರ ಮಾಡಿಕೊಂಡರು ಕನೋಯಿ.

ಸರ್ವರ್ ಒಂದು ಪೆಗ್ ಬ್ರ್ಯಾಂಡಿ ತೆಗೆದುಕೊಂಡು ಬಂದ.

ಅವಳ ಆತ್ಮ ಕಂಪಿಸಿತು.

ಸಿದ್ಧಾರ್ಥನು ಬಲವಂತವಾಗಿ ಅವಳ ಕಿತ್ತಲೆ ರಸದ ಗ್ರಾಸನ್ನು ಎದುರಿಗೆ ಎಳೆದುಕೊಂಡ. ಈ ರೀತಿಯ ಎಳೆದಾಟದಲ್ಲಿ ಗೌತಮಿ ಸಿದ್ಧಾರ್ಥನ ಪಕ್ಷ ವಹಿಸಿದಳು.

“ಸರಿ, ಪಟಾಪಟ ಚಿಯಸ್ರ್ ಮಾಡಿಬಿಡೋಣ. ಅಧವಾ ಆ ವಿಷದ ಮನುಷ್ಯನ ಬರವಿಗಾಗಿ ದಾರಿ ಕಾಯುತ್ತ ಇರಬೇಕಾ? ಸಾಲಾ, ನಮ್ಮ ನಿಯತ್ತಿಗೆ ಕಲಂಕ ಅಂಟಿಸುತ್ತಾನೆ.”

ನಗೆಚಾಟಿಕೆ ಕಹಿಯಾಗಿ ಬದಲಾಗಬಾರದೆಂದು ಯೋಚಿಸಿದ ಗೌತಮಿ ಈ ವಿಷಯದಲ್ಲಿ ಮಧ್ಯ ತಲೆ ಹಾಕಿದಳು.

“ಹುಡಿಯುವುದಕ್ಕಾಗಲಿ, ಕುಡಿಸುವುದಕ್ಕಾಗಲಿ ನೀತಿ-ನಿಯಮ ಇರುತ್ತದೆ ಸಿದ್ಧಾರ್ಥ. ಕುಡಿಯುವ ಕುಡಿಸುವ ಮಸ್ತಿಂಯಲ್ಲಿ ವಿರಸ ಉಂಟಾಗಬಾರದು. ಕನೋಯಿಯವರು ಬರಲಿ. ಕುಡಿದ ನಂತರ ನೀನೇನು ಕಡಿಮೆ ವಿಷಕಾರಿ ಆಗ್ನೇಯ?”

“ಹಾಂಅ, ಅವರದೇ ಬೆನ್ನು ಸವರು ನಿನ್ನ ಟಂಕಸಾಲೆ ಅಲ್ಲವಾ? ಅವರ ಟಂಕಸಾಲೆಯ ಭಿಡೆ ನೋಡದೆ ಈ ಎರಡು ಕವಡೆ ಸಿದ್ಧಾರ್ಥನ ಪಕ್ಷ ವಹಿಸ್ತಿರು?”

“ನಿಮ್ಮ ಬಡಬಡಿಕೆ ಕೇಳಿದರೆ ಯಾರಿಗಾದರೂ ಕುಡಿಬೇಕು ಅಂತ ಇಚ್ಛೆ ಆಗುತ್ತದೆಯಾ?”

ಸಿದ್ಧಾರ್ಥನ ನಿರಂತರ ಕಹಿ ಮಾತುಗಳಿಂದ ಅವಳ ಮನಸ್ಸು ಜಿಗುಪ್ಪೆ ಹೊಂದಿತು.

ಮೊಣಕ್ಕೆ ಉಂಟಾಗಿ ಮುಖವನ್ನು ಮೇಲೆತ್ತಿ ಸಿದ್ಧಾರ್ಥನು ಅವಳ ಕಣ್ಣಗಳಲ್ಲಿ ಕಣ್ಣೀಟ್ಟು ನೋಡಿದ.

ಇಂಟ್ / ಆವಿಗೆ

“ಬೇಜಾರಾಯ್ತಾ...?”

“ಕುಲಕತೆ ಯಾರಿಗೆ ಚನ್ನಾಗಿ ಅನ್ನಿಸ್ತದೆ?”

“ಈವರೆಗೆ ನಾನು ಅಂಥ ಪ್ರಯತ್ನವನ್ನೇನೂ ಮಾಡಲಿಲ್ಲ. ಹಾಯ್.. ಭಾರತೀಯ ನಾರಿ... ಶೀಲ-ಸಂಕೋಚಗಳ ಮಾರಿ.... ಬಡಪಾಯಿ... ಭಾರತೀಯ ನಾರಿ ಎಲ್ಲಿದ್ದಾಳೆ. ಹಳ್ಳಿಯಲ್ಲಿದ್ದಾಳೆ ಎಂದು ಜನ ಹೇಳಿದ್ದರೆ. ನಾನು ಕೇಳ್ತೇನೆ, ನಗರದಲ್ಲಿರೋ ಗೌತಮೀಸನ್ಯಾಸಿ, ನಮಿತಾ ಪಾಂಡಿ, ರುಖಿಸಾನಾ ಶರ್ಮಾ-ಯಾರಿದ್ದಾರೆ? ಹಾಗೆ ಅಂದುಕೊಳ್ಳುವಂತೆ ರಷ್ಟೀಕೊಂಡವರು? ಭಾರತೀಯ ನಾರಿಯರಾಗಲೇ ಇಲ್ಲ. ಹೂವಿನ ದಳಗಳಾಗಿಬಿಟ್ಟರು. ಮುಟ್ಟಿದ ಕೂಡಲೇ ಉದುರಿ ಬೀಳುವವರು, ದುರಧೃಪ್ರವಂತರು!”

ವಿಸ್ತೃಯ ಅವಳನ್ನು ತುಂಬಿಕೊಂಡಿತು. ಪ್ರತಿಯೊಬ್ಬ ಗಂಡಸಿನಲ್ಲಿಯೂ ಪವಾರ ಹಾಜರ ಇದ್ದಾನೆ!

“ನಿಮ್ಮ ಪಶ್ಚಿಮ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಬಯಸದಿದ್ದರೂ ಅವಳ ಬಾಯಿಂದ ಪ್ರತಿವಾದ ಹೊರಟಿತ್ತು.

“ಪಶ್ಚಿಮ...! ಓರ್ಮೆ... ವರ್ಷಾಂತರಗಳಿಂದ ನಾನು ಅವಳಲ್ಲಿ ಭಾರತೀಯ ನಾರಿಯನ್ನು ಹುಡುಕುತ್ತಿದ್ದೇನೆ. ಯಾವುದೇ ರಾತ್ರಿ ಅವಳು ತನ್ನ ‘ಪತಿ ಪರಮೇಶ್ವರ’ನಿಗಾಗಿ ಎಚ್ಚಿತ್ತಿಕೊಂಡು ಇದ್ದುದನ್ನು ನಾನು ಸೋಡಲಿಲ್ಲ. ಹತಾಶ-ನಿರಾಶ ‘ಪತಿ ಪರಮೇಶ್ವರ’ ಮೇಚಿನ ಮೇಲೆ ಮುಚ್ಚಿಟ್ಟ ಅಳಿದುಳಿದ ತಣ್ಣಿನ ಉಟವನ್ನು ನಾಯಿಯಂತೆ ತಿನ್ನುತ್ತಾನೆ. ಮತ್ತು ಬ್ಯಾತ್ಕಣಲ್ಲಿರುವ ದೀವಾನಾದ ಮೇಲೆ ಕವುಚಿ ಮಲಗುವ ಪ್ರಯತ್ನ ಮಾಡುತ್ತಾನೆ. ತನ್ನದೇ ಮನೆಯಲ್ಲಿ ಉಪೇಕ್ಷಿತನಾದ ಅವನು-ತನ್ನ ಹೆಂಡತಿಯ ಕೋಣೆಯೊಳಗೆ ಪ್ರವೇಶಿಸುವ ಢ್ಯೆಯರ್ ಮಾಡಲಾರ. ಬಯಸಿದರೂ ಮಕ್ಕಳನ್ನು ಎದೆಗೊತ್ತಿಕೊಂಡು ತಟ್ಟಲಾರ್!”

ಸಿದ್ಧಾಧರನು ಮೃದುಂಬಿಕೊಂಡವನಂತೆ ಆವೇಶ ಭರಿತನಾದನು.

“ಅತ್ಯ ಏರ್ ಕೂಲ್ ಕೋಣೆಯಲ್ಲಿ ಆರಾಮಾಗಿ ಕಾಲು ಚಾಚಿ ಮಲಗಿ, ಬಾಂಬೆ ಡೈಯಿಂಗ್ ನ ಮೃದುವಾದ ಹಾಸಿನ ಮೇಲೆ ಭಾರತೀಯ ನಾರಿ ಸುಖ-ಸಂತೋಷದ ನಿಧ್ಯ ಮಾಡುತ್ತಿರುತ್ತಾಳೆ. ಹಗಲೂ ರಾತ್ರಿಯ ಬಿಡುವಿಲ್ಲದ ಪರಿಶ್ರಮದಿಂದ ಅರೆಚೇವಾದ ಭಾರತೀಯ ಪುರಷನು ಪಶ್ಚಿಮ ಪಂಚಾಯತಿಯ ಗೊಡವೆಗೆ ಹೋಗದೆ, ತನ್ನ ಮನೆಯ ಅಂಗಳದಲ್ಲಿ ಭಾರತೀಯ ನಾರಿಯನ್ನು ಹುಡುಕಲು ಅವೇಕ್ಷಿಸಿದರೆ ಎಲ್ಲ ಹುಡುಕುತ್ತಾನೆ? ನಿಮ್ಮೆಲ್ಲರ ನಾಟಕದ ಬಗ್ಗೆ ಸಿಟ್ಟು ಬರುವುದು ಇದಕ್ಕಾಗಿಯೇ! ಇರುವುದಾದರೆ ಆ ಕಡೆಯೇ ಇರಿ. ಯಾರು ನಿಮ್ಮನ್ನು ತಡೆದವರು! ಅತ್ಯಜಾರಿ-ನೀಜ ಗಂಡಸು ಒಂದು ಕಡೆ ಇರ್ತಾನೆ, ನೀವೂ ಒಂದು ಕಡೆ ಇರಿ. ಆದರೆ ನಾಚಿಕೆ ಗಿಡದ ಅಂಗಿ ತೊಟ್ಟುಕೊಳ್ಳೋದರಲ್ಲಿ ಏನಿದೆ ಅರ್ಥ?” ಇದೂ ಒಂದು ದರಿದ್ರ ಜೀವನಾನಾ? ಚಿಕ್ಕಂದಿನಲ್ಲಿ ಅಮೃತ ಮಡಿಲಲ್ಲಿ ಮಲಗಿ, ಎಲ್ಲಿ ಹೇಳಿದರೆ ಅಲ್ಲಿ

ಅವಿಗೆ / ಇತ್ತೀ

ನಿಲ್ಲುವುದು. ಯೋವನಕ್ಕೆ ಬಂದ ಮೇಲೆ ಹೆಂಡತಿಯ ಸಂಕೇತಕ್ಕೆ ತಕ್ಕಹಾಗೆ ಕುಣಿದರೆ ಒಳ್ಳೆಯದು...ಇಲ್ಲವಾದರೆ...”

ಗೌತಮಿಯ ತಾಳ್ಳೆಯ ಕಟ್ಟೆಯೊಡೆಯಿತು.

“ಮದ್ಯ ಸೇವನೆಯ ನೆಪದಲ್ಲಿ ತಮ್ಮ ಮೂಲಿಂಥನವನ್ನು ಕಾರಿಕೊಳ್ಳೋದು ಪುರುಷರ ಚಟ್ಟ. ಅದೇ ಅಮಲಿನಲ್ಲಿ ನೀವು ನಿಮ್ಮನ್ನೇ ಯಾಕೆ ಪ್ರತ್ಯುಸಿಕೊಳ್ಳೋದಿಲ್ಲ? ‘ಸೀತಾ-ಸಾವಿತ್ರಿ’ ಯನ್ನು ಅಳೋಮಾಳಲ್ಲಿ ಹುಡುಕ್ಕೇರಿ. ನಿಮ್ಮಲ್ಲಿ ‘ಮಯಾದಾ ಪುರುಷೋತ್ತಮ ರಾಮ’ ನನ್ನ ಯಾಕೆ ಶೋಧಿಸಿಕೊಳ್ಳೋದಿಲ್ಲ? ‘ಲಯನ್ ಡನ್’ನ ಈ ಸುಂದರ ಸಂಜಯ ಸವಿಯನ್ನೇ ಹಾಳು ಮಾಡ್ಡಿರಿ. ಇಲ್ಲದ ಅನಿಷ್ಟದ ಅಳು ಅಳೋದಕ್ಕೆ ನಿಮಗೆ ಖಂಡಾಲಾದ ಈ ಸ್ಥಳಕ್ಕಿಂತ ಒಳ್ಳೆಯ ಜಾಗಾ ಬೇರೆ ಯಾವುದೂ ಸಿಗಲಿಲ್ಲವಾ?”

ಅವನಿಗೆ ಗೌತಮಿಯ ಆತ್ಮ ಸಂರಕ್ಷಕೆಯ ಪ್ರಯತ್ನದಿಂದ ಸಾಕಷ್ಟು ಬಲ ದೊರೆಯಿತು. ಕನಿಷ್ಠ ಪಕ್ಷ ಹೆಂಗಸರು ತಮ್ಮನ್ನು ಇಬ್ಬಗೆಯ ಮಾನದಂಡದಿಂದ ಬಚಾವು ಮಾಡಿಕೊಳ್ಳಿದಾರಲ್ಲ!

ಸಿದ್ಧಾರ್ಥ ಗೌತಮಿಗೆ ಧನ್ಯವಾದ ಹೇಳಿದ.

“ಸರಿಯಾದ ಸಂದರ್ಭದಲ್ಲಿ ನನಗೆ ನೆನಪು ಮಾಡಿದೆ. ಮುಂಬಿಯಿಗೆ ಹಿಂತಿರುಗುತ್ತಲೇ ನಾಡಿದ್ದ ಬೆಳಗಿನ ಫ್ಲೈಟಿಗೆ ಬೆಂಗಳೂರಿಗೆ ಹೋಗಬೇಕಾಗಿದೆ. ದಾದಾ ಸಾಹೇಬ ಘಾಲಕೆ ಸಂಮಾನ ಪುರಸ್ಕಾರಾದ ದೇವಿಕಾರಾಣಿಯ ರಷ್ಯನ್ ಚಿತ್ರಕಾರ ಪತಿಯ ಅಮೂಲ್ಯ ಚಿತ್ರಗಳ ಫೋಟೋ ತೆಗೆಯಲಿಕ್ಕೆ. ಈ ಆಪಧ್ಯ ಅಳುವನ್ನು ಆ ಹಿಂದಿನ ಸುಂದರಿಯನ್ನು ಅಪ್ಪಿಕೊಂಡು ಅತ್ಯಾಬಿಡುವೆ. ಮುದಿ ಸುಂದರಿಯರು ಅರ್ಥ ವಯಸ್ಸಿನ ತರುಣರ ಜೊತೆಯಲ್ಲಿ ಎಷ್ಟು ತರುಣಿಯರಾಗ್ತಾರೆ ಅಂದರೆ... ರಿಯಲಿ ಓಲ್ಡ ಈಸ್ ಗೋಲ್ಡ್! ಗೌತಮಿ! ಅದ್ದುತ್ವಾದ ಸಲಹೆಯನ್ನು ಕೊಡ್ಡಿಯಾ, ಸಲಹೆಯಲ್ಲ... ಸಿದುಕು ಅದು! ನಿನ್ನ ಸಲಹೆಗೆ ಫೀನ್ ಕೇಳಿದರೆ ನಿಜವಾಗಿಯೂ ಜನರು ಜೀಬು ತೆರೀಲೇ ಬೇಕಾಗುತ್ತದೆ.”

ಗೌತಮಿ ಚಂಚಲಳಾದಳು.

ವಿಚಿತ್ರ ಅಂದರೆ ವಿಷಯಾಂತರವಾಯಿತು.

“ನಿಮ್ಮನ್ನು ಯಾವ ಸಂತೋಷದಲ್ಲಿ ಬಿಡಲಿ?”

“ಗೆಳ್ಳತನದ್ದು...”

“ಹಾನಿಯಾಗುತ್ತಲ್ಲ..!”

“ಸರಿ... ಬೆಲೆ ಎವ್ವಾಗುತ್ತೇ ಹೇಳಿ...”

“ಈ ನಾಲ್ಕನೆಯ ಬಿಯರ್ ನಂತರ ಐದನೆಯದನ್ನು ನೀನು ಕುಡಿಯಲಾರೆ”

“ಯಾಕೆ?”

ಇಟೆ / ಆವಿಗೆ

“ಯಾಕೆಂದರೆ, ಐದನೆಯ ಬಿಯರ್ ಕುಡಿದ ಮೇಲೆ, ನಿಮ್ಮ ‘ಅದ್ಭುತ ಸಲಹೆ’ಯ ಫೀಸನ್ನು ನೀನು ಪಡೆಯಲು ತಕ್ಕವಳಾಗಿರೋದಿಲ್ಲ.”

“ನೀನು ನನ್ನ ‘ಅದ್ಭುತದ ಹಿತಚಿಂತಕ’ ಅಂದರೆ ನಂಬಿಕೆನೇ ಆಗೋದಿಲ್ಲ.”

ಸಿದ್ಧಾರ್ಥನು ಮೇಜಿನಾಚೆ ತನ್ನ ಅಂಗ್ರೇಯನ್ನು ನೀಡಿದನು.

ಗೌತಮಿ ಅವನ ತೆರೆದ ಅಂಗ್ರೇಯನ್ನು ಹಿಂದಕ್ಕೆ ತಳ್ಳಿದಳ್ಳು.

“ಒಮ್ಮೊಮೈ ಮೂಲ್ಯರನ್ನು ಹೀಗೂ ಸಂತೋಷಪಡಿಸಬೇಕಾಗುತ್ತದೆ.”

“ಗೌತಮಿ, ನೀನು ಚೀಟರ್ ಅಲ್ಲ...” ಸಿದ್ಧಾರ್ಥನು ಬೆರಳೆತ್ತಿ ಅವಳಿಗೆ ಎಚ್ಚರಿಕೆ ಹೊಟ್ಟಿ

ಗೌತಮಿಗೆ ಅವನ ಅಸಮಾಧಾನವನ್ನು ಕಂಡು ನಗು ಬಂತು.

“ನಮಗೆ ಒಗ್ಗಿಗಳನ್ನು ಬಿಡಿಸುವುದೆಂದರೆ ಮಜಾ, ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ...”

“ಓಹೋ, ನಮಗೆ ಒಂದು ಸಾಮಾನ್ಯ ಒಗಟನ್ನು ಬಿಡಿಸುವ ಸಾಮರ್ಥ್ಯ ಇಲ್ಲ, ನಾವೆಂದರೆ ಶತದಣ್ಣರು ಎಂಬುದನ್ನು ನೀನು ಈಗ ಸಿದ್ಧಪಡಿಸಲು ಪ್ರಯತ್ನಿಸ್ತಿದೀಯಾ.”

“ನಾವು ಹಾಗೆಲ್ಲಿ ಹೇಳಿದ್ದೇವೆ?”

“ಹಾಂ... ಹಾಗೆ ಯೋಚಿಸಲು ಅಡ್ಡಿಯೇನೂ ಇಲ್ಲವಲ್ಲ...”

“ಅಯ್ಯಾ, ಸಿದ್ಧಾರ್ಥ, ನೀನು ಥಾಯಾಚಿತ್ರಕಾರ.... ನೆರಳನ್ನು ಹಿಡಿಯುವವನು! ಕೃಗೆ ಏನು ಸಿಗುತ್ತೋ ಹಿಡಿದುಕೋ.”

“ಸರಿ, ನೋಡಿ ಈ ಅಚ್ಚರಿಯನ್ನು.... ಈ ಸೇತರು ಕತ್ತೆಯ ಕೊಂಬಿನ ಹಾಗೆ ವಾಯವಾಗಿದಾರೆ. ನಮ್ಮನ್ನು ಬಿಟ್ಟು ಅಹಮ್ಮಾದಾಬಾದ್ಗೇನಾದರೂ ಓಡಿ ಹೋಗಿರಬಹುದಾ?”

“ಸರಿಬಿಡು.... ನಾನು ಹುಡುಕಿಕೊಂಡು ಬರ್ತೇನೆ” ಗೌತಮಿ ಕುಚೀಯನ್ನು ಹಿಂದಕ್ಕೆ ತಳ್ಳಿ ಎದ್ದು ನಿಂತಳ್ಳು.

“ಈ ಕೆಲಸವನ್ನು ನಾನೂ ಮಾಡಬ್ಲ್ಲೇ.”

“ಆದರೆ ಈ ಕೆಲಸದ ನೆವದಲ್ಲಿ ನಾನು ಯಾವ ಕೆಲಸಕ್ಕೆ ಹೋಗಿದೇನೋ, ಅದನ್ನು ನೀನು ಮಾಡಲಾರೆ ಮೈಡಿಯರ್...” ಗೌತಮಿಯ ಸಂಕೀರ್ತ ವಾತಾವರಣದಲ್ಲಿ ಚೈಕನ್ಸೆವನ್ನು ತುಂಬಿತು.

“ನಾನು ನಿನಗೆ ಸಹಾಯ ಮಾಡದೆ ಇರಲಾರೆ. ರಿಸೆಪ್ಟನ್‌ಗೆ ನೇರವಾಗಿ ಬಳಬದಿಗಿಡ್ದರೆ... ರಾಸೀ!”

“ಅಕ್ಷಯಕರ ಘರ್ಷಣಶಕ್ತಿಯಿದೆ ನಿನಗೆ... ಸಿದ್ಧಾರ್ಥ!” ಗೌತಮಿ ನಗುತ್ತ ಕಣ್ಣ ಅರಳಿಸಿದಳು ಮತ್ತು ರಿಸೆಪ್ಟ ಕಡೆ ಹೋರಬಳ್ಳು.

ಅವಳು ಹುರಿದ ನೋಡಂಬಿಯ ಕಡೆ ನೋಡುತ್ತ, ಉಕ್ಕುವ ನಗೆಯನ್ನು

ಮುಗುಳುನಗುವಿನಲ್ಲಿ ಮರೆಸುವ ಪ್ರಯತ್ನ ಮಾಡಿದಳು.

ಸಿದ್ಧಾರ್ಥನು ಮೊನ ಮುರಿದ.

ಅವಳ ವ್ಯಾವಸಾಯಿಕ ಹಿತದ ದೃಷ್ಟಿಯಿಂದ ಅವನು ಒಂದು ಪ್ರಸ್ತಾಪವನ್ನು ಅವಳ ಎದುರಿಗೆ ಇಡಲು ಬಯಸಿದ್ದ. ಆಭರಣಗಳ ಗ್ಯಾಲರಿ ಹಾಗೂ ಇಂದು ಸಂಚಯ ಪೋರ್ಚೋ ಸೆಶನ್‌ನಲ್ಲಿನ ಪೋರ್ಚೋಗ್ರಫಿಯ ಸಂತುಷ್ಟಿಯು ಅವನನ್ನು ನಿರಂತರ ಉತ್ತೇಜನಗೊಳಿಸುತ್ತಿತ್ತು. ಅವನು ಹಿಂಜರಿಯದೆ ತನ್ನ ಉದ್ದೇಶವನ್ನು ಅವಳೊಂದಿಗೆ ಹಂಚಿಕೊಳ್ಳಲು ಮುಂದೆ ಬಂದ. ತನ್ನ ಅನುಭವದ ದೃಷ್ಟಿಯಿಂದ ಹೇಳುವುದಾದರೆ, ಅವಳು ಮಾಡೆಲಿಂಗ್ ಉದ್ಯೋಗವನ್ನು ಸರಿಯಾಗಿ ತನ್ನ ಕರಿಯರ್ ಆಗಿ ಆಯ್ದು ಮಾಡಿದರೆ ಆಕೆ ಉನ್ನತವಾದ ಸ್ಥಾನವನ್ನು ಪಡೆಯುವಲ್ಲಿ ಯಂತರ್ಸ್ಥಿಯಂತಾಗುವುದರಲ್ಲಿ ಯಾವ ಸಂದರ್ಭವಿಲ್ಲ. ಅವಳ ದೇಹದ ಅನುಪಾತಕ್ಕನುಗೂಣವಾದ ಬೆಳೆವಣಿಗೆ, ತೀಕ್ಷ್ಣವಾದ ಕೆಲ್ಲಾಗಳು. ಸುಂದರವಾದ ಉದ್ದ ಶಾಂತಿ, ಮೋಹಕ ಮುಗುಳ್ಳಗು-ಈ ಎಲ್ಲವೂ ಸಾಂಪ್ರದಾಯಕವಾದ ಭಾರತೀಯ ಸೌಂದರ್ಯದ ಉತ್ಕೃಷ್ಟ ನಮೂನೆಗಳು. ನಿಜವೆಂದರೆ ಅವನು ತನ್ನ ಪೋರ್ಚೋಗ್ರಫಿಯ ಹೊರತಾಗಿ, ಈ ಉದ್ಯೋಗದ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಆಶುರರಾದ ಯುವತೀಯರಿಗೆ ಸೆಕ್ರೆಟರಿಯಾಗಿಯೂ ಕೆಲಸ ಮಾಡುತ್ತಿದ್ದಾನೆ. ಹಾಗೆಂದು ಎಲ್ಲರಿಗಾಗಿ ಅಲ್ಲ. ಯಾರಿಗೆ ಸಾಮಧ್ಯವಿದೆ ಹಾಗೂ ಗುಣದ ದೃಷ್ಟಿಯಿಂದ ಯೋಗ್ಯರೆನಿಸುತ್ತಾರೆ, ಅವರಿಗಾಗಿ. ಅವಳು ತನ್ನ “ನಂಬರ್ ವನ್” ಆಲ್ಟ್ ಮಾಡಿಸಬೇಕು. ಹಾಗೂ ಪ್ರತಿಷ್ಠಿತ ವಿಜ್ಞಿಗಾಗಿ ಪರಿಶೀಲನೆಗಾಗಿ ಕಾಯ್ದಿರಿಸಿಕೊಳ್ಳಬೇಕು ಎಂಬುದು ಅವನ ಹಾದಿರ್ಕ ಸಲಹೆ. ಈ ಕಾರ್ಯದಲ್ಲಿ ಅವನು ಅವಳಿಗೆ ಅವಳಿಗೆ ಸಹಾಯ ಮಾಡಬಲ್ಲ.

ಸಿದ್ಧಾರ್ಥನ ಸಲಹೆ ಅವಳಿಗೆ ಆಕರ್ಷಕವೆನಿಸಿಕೊಡಗಿತು.

“ಅಂಥ ಒಂದು ಕ್ಯಾಟಲಾಗ್ ತಯಾರಿಸಲು ಎಷ್ಟು ವೆಚ್ಚ ತಗಲಬಹುದು?”

“ನಾನು ನನ್ನ ಫೀಸ್ ಹೇಳಬಲ್ಲೇ.”

“ನಿಮ್ಮದೇ ಫೀಸನ್ನು ನಾನು ತಿಳಿಯಬಯಸಿದ್ದೇನೆ.”

“ಎವತ್ತು ಸಾಮಿರ್”

ಕಲ್ಲು ತಾಕಿದ ಪೇರಲದ ಹಾಗೆ ಆಕೆ ನೆಲಕ್ಕೆ ಕುಸಿದಳು.

“ಎವತ್ತು ಸಾಮಿರ್”

“ಬಹಳ ಕಡಿಮೆಯಾಯ್ದು. ನಿಮ್ಮ ಸಲುವಾಗಿ ವಿಶೇಷವಾಗಿ ಇಪ್ಪತ್ತು ಪಸೆಂಟ್ ರಿಯಾಯತಿ ಇಡರಲ್ಲಿ ಸೇರಿದೆ.”

“ಇಷ್ಟಾದರೂ ನನ್ನ ಬಗೆಗೆ ಯೋಚನೆ ಮಾಡುವುದನ್ನು ಬಿಟ್ಟುಬಿಡಿ, ಸಿದ್ಧಾರ್ಥ ಸಾಹೇಬ! ಸಾಮಾನ್ಯ ಕಾರ್ಮಿಕನ ಮಗಳು ನಾನು. ಸಂಕಟಗಳ ಹೊಡೆತದಿಂದಾಗಿ ಮೈಮೇಲೆ ಜರ್ಮನಿಯೇ ಉಳಿದಿಲ್ಲ. ಎವತ್ತು ಸಾಮಿರದಪ್ಪ ಹಣ ಜೀವನವಿಡೀ ಗಳಿಸಿದರೂ

ఇటల / ఆవిగే

నాను జోడిసికొళ్ళూలారే.”

“బస్ బస్... నిల్లిసి... బడతన... ఐవత్తర నోటిన్స్ కండిల్లి... ఎల్లపూ తన్నన్ను మణిమాన్నితరన్నాగి మాడికొళ్ళవ ఉపాయ! ఇరలి, హగాదరే నీఎవు బడతనదింద ముక్కరాగలు బయసువుదిల్లవా?”

“బడతనదింద ముక్కరాగలు యారు బయసువుదిల్ల హేళి!”

“బయసువుదాదరే అదక్కాగి సంకల్ప బధ్ధరాగబేచు. మోదలు మనస్సు మాడి.”

“మనస్సు మాడిదాళ్ళా అల్లావుద్దీనన దీప క్షేగే ఎటికోఇ అష్ట గ్రహభుల గణ్ణి ఇల్ల.”

“తప్పు వృక్షిగళన్ను భేణియాగిరచేచు.”

“నిమ్మ దృష్టియల్లి ఏను విచారవిదే హేళి.”

“నీవీగ సరియాద వృక్షియన్ను భేణియాగిద్దిఱి.”

“యారిగే గొత్తు?”

“ననగే గొత్తిదే. సమస్యే ఏనూ ఇల్లవే ఇల్ల.” సిద్ధాధ్రను నిష్టింతేయింద చుటకి బారిసిద. “ఇష్టే ఇభ్యర మధ్య ఒందు లిఖిత కరారు మాడికొళ్ళవుదు బాశియిదే.”

దృష్టియన్ను తీచ్చి గొళిసి అవటు సిద్ధాధ్రన అభిప్రాయవన్ను గ్రహిసువ ప్రయత్న మాడిదఱు.

“నోడి, నిమ్మ పోంటోఫ పోంలియోవన్ను నాను సిద్ధగొళిసుత్తేనే. ఖీసిన స్ట్రూప మాత్ర బదలాగుత్తదే. అన్యథా తీలియబారదు. నాను అత్యంత స్పష్టవాది, ప్రతిమాణిక, వృత్తిపర రీతియవను. నిమ్మన్ను గురియవరేగే ముట్టిసులు నాను యావుదే రీతియ కోరతె మాడువుదిల్ల. ఆదరే ప్రతియోందు కరారినల్లి అరువత్తు ననగే నలవత్తు నిమగే! పోంటోఫ పోంలియో తంయారిసువ కారణికాగి నీఎవు నమోదునే దృష్టిక సంబంధ ఇట్టుకొళ్ళబేకాగువుదు. లేక్క సరియాగిదే. మత్తేనాదరూ జింతేయిదేయా?”

సిద్ధాధ్రన అనిరీక్షితవాద ఈ బగెయ తోళన రూపవూ ఇరబల్లుదా!”

స్తుభ్వవాద ఆకే బియరో టినా జోతే ఆటవాడుత్తిద్ద అవన బేరభుగళత్త నోడిదఱు, ఈ బేరభుగళ స్టుష్టి మోసద్ద. స్టుల్ప హోత్తిన మోదలు తన్న ముగ్గ మగ ఆదిత్యన ఏనూ అరియద ప్రసంగవన్ను హేళిదవను, వాత్సల్యదల్లి అద్దిద తందే ఇవనేనా! తన్న పత్తియల్లి భారతీయ నారియన్ను మడుకువ నోవన్ను అనుభవిసిదవను ఇవనేనా?”

ಅವಿಗೆ / ಇಟ್ಟ

ಪ್ರಶ್ನೆಗಳಿಂದ ಎದ್ದ ಬಿರುಗಾಳಿಯ ವ್ಯಾಕುಲತೆಯಿಂದ ಬೇಸರಪಟ್ಟಕೊಂಡಿದ್ದ ಅಕೆ ಮರಳಿ ತನ್ನಲ್ಲಿಗೆ ಬಂದಳು.

ಸಿಟ್ಟು ಮೈಯನ್ನೆಲ್ಲ ಇರುವೆ ಕಡಿದಂತೆ ಉರಿಯೆಬ್ಬಿಸಿತು.

ವಾಂತಿ ಮಾಡಿಕೊಳ್ಳಲು ಬಾಯಿ ತರೆಯುತ್ತಿದ್ದಂತೆ, ಎದುರಿಗೆ ಸಂಜಯ ಕನೋಯಿ ಹಾಗೂ ಗೌತಮೀ ಮರಳಿ ಬರುತ್ತಿರುವುದು ಕಾಣಿಸಿತು.

ಅವಳ ಶರೀರವನ್ನು ಗೃಹಿಸಿದ ಜಾಣ ಸಿದ್ಧಾರ್ಥ ಅವಳು ಮಾತನಾಡುವುದನ್ನು ತಡೆದ.

ಸ್ವಲ್ಪ ತಡೆಯಿರಿ ಮಿಸ್ ಪಾಂಡೆ! ಅಷ್ಟೇಲ್ಲ ಆತುರ ಯಾಕೆ? ಮನಸ್ಸನ್ನು ಸ್ವಸ್ಥವಾಗಿಟ್ಟಿಕೊಳ್ಳಿ. ಅನಂತರ ನಿಮ್ಮ ನಿರ್ಣಯ ತಿಳಿಸಿ. ನಿಮ್ಮ ಸದ್ಗುರ್ದಿ ಕೆಲಸ ಮಾಡಿದರೂ ಮಾಡಬಹುದು. ಮತ್ತು ನಾವೆಲ್ಲರೂ ಸೇರಿ ಇಮ್ಮಡಿ ಸಂತೋಷ ಆಚರಿಸೋಣ.

ಹರಿದ ಗೋಡಂಬಿಯ ಕೊನೆಯ ಬೀಜವನ್ನು ಜಗಿಯುತ್ತ ಸಿದ್ಧಾರ್ಥನು ಸಹಜ ಭಾವದಿಂದ ಸಂಜಯ ಕನೋಯಿಯವರನ್ನು ಮಾತನಾಡಿಸಿದ.

“ಭಾಯೀ ಸಂಜಯಜೀ ಎಲ್ಲಿ ಯಾವ ಅವಾಡಾದಲ್ಲಿ ವ್ಯಾಯಾಮ ಮಾಡುವುದರಲ್ಲಿ ಮಗ್ಗರಾಗಿದ್ದರಿ ನೀವು?”

ಸಂಜಯ ಕನೋಯಿ ಕುಚಿರ್ಯಾನ್ನಿಳಿದು ಕುಳಿತುಕೊಂಡರು ಮತ್ತು ರಸಭಂಗ ಮಾಡಲು ಒಂದು ಕಾಫಿಗೆ ಆರ್ಥರ್ ಮಾಡಿದರು. ನಂತರ ತಡವಾಗಿ ಬಂದುದರ ಕಾರಣ ಹೇಳಿದರು. ಅಹಮದಾಬಾದ್‌ನ ಟೆಲಿಪೋನ್ ಲೈನ್ ಸಿಗುತ್ತಿರಲಿಲ್ಲ ಮಾನಮಾಡನೆ ಕೆಲವು ಮಹತ್ವದ ಮಾತುಕೆ ಆಡಬೇಕಾಗಿತ್ತು. ಮತ್ತು ಮೊಬೈಲನ್ನು ಗಾಡಿಯಲ್ಲಿಯೇ ಮರೆತು ಬಂದಿದ್ದ ಮುಂಬಯಿಗೆ ಬಂದ ಮೇಲೆಯೇ ಅವರಿಗೆ ಗೊತ್ತಾಗಿದ್ದು. ತಪ್ಪಿನ ಫಲವನ್ನು ಅನುಭವಿಸಬೇಕಲ್ಲ.

“ಹಾಂ ಎತ್ತಿಕೊಳ್ಳೋಣವಾ ಗ್ಲಾಸು?” ಹಿಂಜರಿಯುತ್ತಿದ್ದಂತೆ ಕಾಣುತ್ತಿದ್ದ ನಮಿತಾಳನ್ನು ಅವರು ಆಗ್ರಹಪೂರ್ವಕ ನೋಡಿದರು. ಇಷ್ಟ ಬೇಗನೇ ಅವಳು ಯಾಕೆ ಉದಾಸಳಾದಳು ಎಂಬುದು ಗೊತ್ತಾಗಲಿಲ್ಲ. ಹೋಗುವ ಹೊತ್ತಿನಲ್ಲಿ ನಮಿತಾ ಸರಿಯಾದ ಮೂಡಾನಲ್ಲಿಯೇ ಇಡ್ಡಳು.

“ನಮಿತಾ! ನೀವು ಒತ್ತಾಯಪೂರ್ವಕವಾಗಿ ಬ್ರಾಂಡಿ ಕುಡಿಯಬೇಕೆಂದೇನಿಲ್ಲ. ಕಿತ್ತಳೆ ಹಣ್ಣಿನ ರಸದ ಇನ್ನೊಂದು ಗ್ಲಾಸ್ ತರಿಸೋಣ. ಬ್ರಾಂಡಿ ಗ್ಲಾಸ್ ಹಿಡಿದು ನೀವು ಕೇವಲ ಚಿಯರ್ ಹೇಳಿ. ಸಿದ್ಧಾರ್ಥನ ಮನಸ್ಸಿಗೆ ಸಂತೋಷವಾಗುತ್ತದೆ.”

“ಇಲ್ಲ... ಹಾಗೇನಿಲ್ಲ ಈಗ ಅಂಥದ್ದೇನೂ ಸಂಕೋಚಿಲ್ಲ.”

ಹಷಾರ್ ಎಂದೂ ತಪ್ಪು ಹೇಳುವುದಿಲ್ಲ.

ಮಧ್ಯಮವರ್ಗದ ಸಂಕೋಚ ಮೊದಲ ದರ್ಜೆಯ ಚಾಡಿಕೋರ. ತುಂಬ

೫೨೦ / ಆವಿಗೆ

ಸುಲಭ'ವಾಗಿ ಶಿಕಾರಿಗಳ ಎದುರು ತಾನು ಬೇಕೆಂಬುದುನ್ನು ಹೋಚಿಸಿಕೊಂಡುಬಿಡುತ್ತಾರೆ.

“ತಡೆಯಿರಿ” ತುಂಬ ನಾಟಕೀಯ ರೀತಿಯಲ್ಲಿ ಎರಡೂ ಕೈಗಳನ್ನು ಮೇಲೆತ್ತಿ ಸಮರ್ಪಣಾದ ಮುದ್ದೆಯಲ್ಲಿ ಸಿದ್ಧಾರ್ಥನು ತಡೆದ “ಒಂದು ಒಪ್ಪಂದದ ಪಟ್ಟು ನಡೆದಿದೆ ನನ್ನ ಹಾಗೂ ಮಿಸ್ ಪಾಂಡೆಯವರ ಮಧ್ಯ. ಮಿಸ್ ಪಾಂಡೆಯವರ ಕರಿಯರ್ ಜವಾಬ್ದಾರಿಯನ್ನು ನಾನು ಎತ್ತಿಕೊಳ್ಳುವ ಪ್ರಸ್ತಾಪವನ್ನು ಅವರ ಎದುರು ಮಾಡಿದ್ದೇನೆ. ಮಿಸ್ ಪಾಂಡೆ ಇನ್ನೂ ತಮ್ಮ ನಿಣಾಯವನ್ನು ತಿಳಿಸಿಲ್ಲ.”

“ಅವರೇನು ಯೋಚಿಸಿಸ್ತಾರೋ ಅದರಂತೆ ನಿಣಾಯ ಕೊಡಲಿ. ನತ್ತು ಕಳಬುವ ಪರಿಪಾಠ ಇತಿಹಾಸಿಕ ಸಂದರ್ಭದಲ್ಲಿ ಬದಲಾಗುತ್ತದೆ. ಹಾಂ, ಮಿಸ್ ಪಾಂಡೆ, ನಾನು ನಿಮ್ಮ ನಿಣಾಯವನ್ನು ತಿಳಿಯಬಹುದೇ?” ಸಿದ್ಧಾರ್ಥ ಅವಳಿಗೆ ಎದುರಾದ.

ಕ್ಷಣಹೊತ್ತು ಅವಳು ಮುಳ್ಳಿನ ಮೇಲೆ ಕುಳಿತು, ಮುಳ್ಳಿನ ಮೊನೆಯನ್ನು ನೋಡುತ್ತಲ್ದಿಳ್ಳು.

“ಅತ್ಯಂತ ಸ್ವಷ್ಟವಾದಿಗಳು ನೀವು... ಗೌರವ ಹೆಚ್ಚಾಯಿಲು...”

“ಧನ್ಯವಾದ”

“ಬೇರೆಯವರ ಸ್ವಷ್ಟವಾದಿತ್ವವನ್ನೂ ನೀವು ಅಪ್ಪೇ ಗೌರವಿಸಬಹುದು...”

“ಎರಡು ಅಭಿಪ್ರಾಯಗಳಿಲ್ಲ.”

“ಸತ್ಯವನ್ನು ಸಹಿಸಿಕೊಳ್ಳಬಲ್ಲಿರಾ?”

“ಕೇಳಿದ ನಂತರವೇ ಹೇಳಬಹುದು. ಸತ್ಯಗಳೂ ಅನೇಕ ಪ್ರಕಾರವಾಗಿರುತ್ತವೆ. ತನ್ನ ಸತ್ಯ, ಅನ್ಯರ ಸತ್ಯ... ಎರಡೂ ಸೇರಿಸಿದ ಸತ್ಯ.”

“ನಿಮ್ಮ ಪ್ರಸ್ತಾಪದ ಬಗ್ಗೆ ನಾನು ಉಗುಳುತ್ತೇನೆ....ಸಿದ್ಧಾರ್ಥಜೀ ತನ್ನ ಭವಿಷ್ಯದ ಜವಾಬ್ದಾರಿಯನ್ನು ಹಿತಚಿಂತಕರಿಗೆ ವಹಿಸಿಕೊಡಲಾಗುವುದು, ದಲ್ಲಾಳಿಗಳಿಗಲ್ಲ. ದಲ್ಲಾಳಿಗೆ ಪ್ರತಿಯೊಂದು ಹೆಣ್ಣು ಸೂಳಿಯಾಗಿಯೇ ಕಾಣುತ್ತಾಳೆ. ನೀವು ಪೋಣೇಗ್ರೈ ಬಿಟ್ಟು ವೇಶಾಘಾಟಿಕೆಯನ್ನು ತೆರೆಯುವುದು ಒಳ್ಳೆಯರು.”

ಅಕ್ಷಸ್ಯಾತ್ಮಾಗಿ ಉರಿಯುವ ಕಟ್ಟಿಗೆಗೆ ಬೋಗಸೆಯಿಂದ ನೀರು ಉಗ್ಗಿದಾಗ ಉಂಟಾಗುವ ಹೊಗೆಯಂತೆ ಆಯಿತು ಸಿದ್ಧಾರ್ಥನ ಚಹರೆ. ಉಗಿಯುವುದು ಅಂದರೆ ಬೇರೆ ಏನು? ಮುಖಿದ ಮೇಲೆ ಬೆವರ ಹನಿಗಳು ಕಾಣಿಸಿಕೊಂಡವು.

“ಚಿಯರ್ಸ್!” ಜನರ ಮುಖಿದ ಮೇಲೆ ಮುದ್ದಿತವಾದ ಗೊಂದಲವನ್ನು ಅಳಿಸಿಹಾಕುವ ಪ್ರಯತ್ನ ಮಾಡಿದಳು ನಮಿತಾ.

“ಚಿಯರ್ಸ್!” ಸಿದ್ಧಾರ್ಥನ ಸ್ವರದಲ್ಲಿ ಉಗುಳು ಸಿಕ್ಕಿಕೊಂಡಂತಾಯಿತು. ದುಸ್ಪಾಹಸದ ಕಟ್ಟಿಯೊಡೆದು ಈ ಬಗೆಯ ರುದ್ರ ನರ್ತನದ ಕಲ್ಪನೆಯನ್ನೂ ಅವನು ಮಾಡಿರಲ್ಲಿಲ್ಲ.

ತಮ್ಮ ಅನುಪಸ್ಥಿತಿಯನ್ನು ಇವರಿಬ್ಬರ ಮಧ್ಯ ಏನು ಅಪ್ರಿಯವಾದ ವಿವಾದ

ನಡೆದಿದ್ದಿತೆಂಬುದು ಸಂಜಯ ಕನೋಯಿಯವರಿಗಾಗಲಿ, ಗೌತಮಿಗಾಗಲಿ ಗೊತ್ತಿರಲ್ಲವಷ್ಟೇ ಅಲ್ಲ, ಅದನ್ನು ತಿಳಿದುಕೊಳ್ಳಲೂ ಇಷ್ಟಪಡಲಿಲ್ಲ.

ನಮಿತಾಳಿಗೆ ಅವರಿಬ್ಬರ ನಿಲ್ಸ-ಪ್ರತೆ ವಿಚಿತ್ರ ಅನ್ವಿಸಿತು. ಯಾಕೆ ಹೀಗೆ ಎಂದೂ ಕೇಳಬೇಕಾದ ಅವಶ್ಯಕತೆ ಇಲ್ಲವಾ! ಸಂಜಯ ಕನೋಯಿ ಉತ್ಸಕತೆಯನ್ನು ತೋರಿದಿರುವುದು ಚೇಮ್ ಕೃಷ್ಣನ ತಟಸ್ಥತೆಯಂತೆ ಕಂಡಿತು. ಆದರೆ ಸ್ವಲ್ಪ ಸಮಯಕ್ಕೆ ಮುಂಚೆಯೇ ಗೌತಮಿಯ ಶ್ರೀ ಪ್ರಜ್ಞೀಯ ದನಿಯ ಮಂದವಾದುದೇಕೇ?

ಉನ್ನತ್ಯ ಹೋರಿಯ ಹಾಗೆ ಸಿದ್ಧಾರ್ಥ ಹೂಂಕರಿಸಿದ.

“ಐದನೆಯ ಬಾರಿಯ ಬಿಯರ್ ರೌಂಡ್ ಬಿಡುವುದು ಈಗ ಸಾಧ್ಯವೇ ಇಲ್ಲ. ಗೌತಮಿ ಮೊದಲ ನಾಲ್ಕರ ಚರ್ಮ ಸುಲಿದು ಬೂಸಾ ತುಂಬಿಬಿಟ್ಟಿದ್ದಾರೆ ನಮಿತಾ ಪಾಂಡೆಯವರು. ಅಮಲಿಗೆ ಗರಿ ಬಂದುಬಿಟ್ಟಿದೆ.”

ಅವನ ಚುಚ್ಚುಮಾತು ಗೌತಮಿಯನ್ನು ಸಿಟ್ಟಿಗೆಟ್ಟಿಸಿತು. ಮೌನ ಮುರಿಯಿತು.

“ಐದನೆಯದರ ಅಮಲಿನಲ್ಲಿ ಬೂಸಾ ತುಂಬಿಸಿಕೊಳ್ಳುವುದಿಲ್ಲವೇ? ಗ್ಯಾರಂಟಿ?”

“ಆದಿತ್ಯನ ಮೇಲೆ ಆಣೆ, ಅಮಲು ಇಳಿಸುವವರ ಚರ್ಮ ಸುಲಿದುಬಿಡ್ಡೇವೇ- ಅಪಮಾನಕ್ಕೂ ಒಂದು ಮತಿ ಇರುತ್ತದೆ.... ದರಿದ್ರದವಳು! ಸಿದ್ಧಾರ್ಥ ಮೇಹತಾ ಇವತ್ತಿನ ದಿನ ಹಿಂದುಸ್ತಾನದ ಅಗ್ರಮಾನ್ಯ ಹೋಟೊಗ್ರಾಹರ್. ನಾನು ಮನಸ್ಸು ಮಾಡಿದರೆ ಎದುರಿಗೆ ಕೂತ ಎರಡು ಕಾಸಿನ ಕೂಲಿಕಾರನ ಮಗಳನ್ನು ಮಿನಿಟನಲ್ಲಿ ದೂಳನಲ್ಲಿ ಹೊಸಕಿ ಹಾಕಿಬಿಡುತ್ತೇನೆ. ಪ್ರೌಜ್ಞನ್ನು ಈ ಕ್ಷಣದಲ್ಲಿಯೇ ಒದ್ದು ಹಾಕಿಬಿಡ್ಡೇನೆ. ನಾನು ನನ್ನ ಬಿಲ್ ಚುಕ್ಕು ಮಾಡಿ ಮುಂಬಯಿಗೆ ಹೋಗುವಷ್ಟು ನನ್ನ ಕಿಸೆಯಲ್ಲಿ ರೊಕ್ಕ ಇಟ್ಟಿಕೊಂಡೇ ಹೊರಡುತ್ತೇನೆ. ಆದರೆ ನಾನು ನೀಚ ಅಲ್ಲ. ವ್ಯವಹಾರದಲ್ಲಿ ಸಿದ್ಧಾಂತವನ್ನು ಮುರಿಯುವುದು ನನ್ನ ದೃಷ್ಟಿಯಲ್ಲಿ ಅಕ್ಷಮ್ಯ ನೀಚತನ....”

ಸಿದ್ಧಾರ್ಥನ ದೊಡ್ಡಸ್ತಿಕೆಯ ಮಾತುಗಳು ಸಂಜಯ ಕನೋಯಿಯವರನ್ನು ಸಿಟ್ಟಿಗೆಟ್ಟಿಸಿದವು. ಬಹುಶಃ ಅಮಲೇರಿದ ವ್ಯಕ್ತಿಯೋಡನೆ ತಿಕ್ಕಾಟ ಮಾಡುವುದು ಉಚಿತವಾದುದಲ್ಲ ಎಂದು ಮನಸ್ಸಿನಲ್ಲಿಯೇ ಬೇಸರ ಪಟ್ಟಿಕೊಂಡು ಸುಮ್ಮನಾದರು.

ಗಂಭೀರವಾಗುತ್ತಿರುವ ವಾತಾವರಣವನ್ನು ತಿಳಿಗೊಳಿಸುವ ಉದ್ದೇಶದಿಂದ ಗೌತಮಿಯ ನಮಿತಾಳನ್ನು ಪ್ರತ್ಯುಷಿಸಿದಳು—“ಉಟ ಹೋಗಡೆ ಲಾನ್ ಮೇಲೆ ತರಿಸುವುದು ಒಳ್ಳೆಯದಾ ಅಥವಾ ಬುಝೆ ಸಿಸ್ಟಮ್‌ನಲ್ಲಿ ಅಲ್ಲಿಯೇ ಹೋಗಿ ಉಟ ಮಾಡೋದಾ, ನೀನೇನು ಯೋಚನೆ ಮಾಡಿದೀಯಾ?”

ಹಾಲು ಚೆಲ್ಲಿದಂತಿದ್ದ ಕತ್ತಲ ಫಾಟಿಯಲ್ಲಿ ಕಳೆದುಹೋಗಿದ್ದ ನಮಿತಾಳ ಏಕಾಗ್ರತೆ ತುಂಡಾಯಿತು.

“ಇಲ್ಲೇ”

ಗೌತಮಿ ಅದೇ ಪ್ರಶ್ನೆಯನ್ನು ಸಂಜಯ ಕನೋಯಿಯವರಿಗೂ ಕೇಳಿದಳು.

೩೨ / ಆವಿಗೆ

“ಕೊಳ್ಳದ ಬದಿಯಲ್ಲಿ ಕುಳಿತು ಹೀಗೆ ಉಟ ಮಾಡುವುದರ ಮಜಾನೇ ಬೇರೆ. ಅವಕಾಶವನ್ನು ಯಾಕೆ ಬಿಡಬೇಕು?”

ಹುತ್ತಲ ವ್ಯವಸ್ಥಾಪಕರಂತೆ ಗೌತಮಿ ಸಿದ್ಧಾರ್ಥನ ಕಡೆ ತಿರುಗಿದಳು.

“ಉಟಕ್ಕೆ ಏನು ಬಯಸ್ತಿದೀರಿ ಸಿದ್ಧಾರ್ಥ? ಮೆನು ಮೇಲೆ ಸ್ಪಷ್ಟ ಕಣಾಳಾಡಿಸಿ! ಹತ್ತು ಗಂಟೆಯ ನಂತರ ಲಾನ್ ಮೇಲೆ ಉಟಕ್ಕೆ ಕೊಡೋದಿಲ್ಲ ಅಂತ ಬೆರರ್ ಹೇಳ್ತಾ ಇದ್ದ.”

ಕೆಲವು ದಿನಗಳ ಹಿಂದಿನವರೆಗೆ ಲಾನ್‌ನಲ್ಲಿ ಹುತ್ತಲ ಕಡಿಯವುದಕ್ಕೂ ನಿಷೇಧವಿತ್ತು ಎಂದು ಅವನು ಹೇಳ್ತಾ ಇದ್ದ.”

“ಅದು ಯಾಕೆ?” ಸಂಜಯ ಕನೋಯಿ ಕೇಳಿ ವಿಸ್ತಿತರಾದರು.

“ಮೂರು ಬಾರಿ ಹೃದಯ ವಿದ್ವಾತಕ ಫಟನೆಗಳು ನಡೆದಿದ್ದವು.”

“ಅಂಥದೇನು?”

“ಅಮಲೇರಿದ ಮನುಷ್ಯ ಆಯತಪ್ಪಿ ಕೊಳ್ಳಕ್ಕೆ ಬಿದ್ದನೋ... ಅಥವಾ ಜಿಗಿದನೋ... ಯಾರು ಬಲ್ಲರು?”

ಒಂದು ಕ್ಷಣಿ ಕೆಟ್ಟಿ ಮೌನವು ಶೋಕಸುವ ನಾಯಿಯಂತೆ ತಲೆಯಲ್ಲಿ ಗುಂಯ್ ಗುಟ್ಟಿತು.

ಅವಿಶ್ವಾಸದಿಂದ ಅವಳು ಲಾನ್‌ನ ಗಟ್ಟಿಮುಟ್ಟಾದ ರೇಲಿಂಗ್ ಕಡೆ ನೋಡಿದಳು. ರೇಲಿಂಗ್‌ಮೇಲೆ ಕಾಲು ಇಡೆದ ಕೊಳ್ಳದಲ್ಲಿ ಜಿಯಮುವುದು ಸಾಧ್ಯವಿಲ್ಲ. ಅಸಮತೋಲವೂ ಒಂದು ಕಾರಣವಾಗಿರಬಹುದು. ಶಕ್ತಿ ಹಾಕಿ ಕೆಳಗಡೆ ಬಿಲ್ಲಿನಂತೆ ಬಾಗಿ ಕುಪ್ಪಳಿಸಬೇಕು ಅಪ್ಪೇ.

“ರೇಲಿಂಗ್ ಕಡಿಮೆ ಎತ್ತರ ಇಲ್ಲ” ಗೌತಮಿಯೊಡನೆ ಅವಳು ಸಂಶಯವನ್ನು ವ್ಯಕ್ತಪಡಿಸಿದಳು.

“ಇನ್ನೂ ಎತ್ತರ ಮಾಡೋದು ಹೋಟೆಲ್ ಮಾನೇಜ್‌ಮೆಂಟಿನವರಿಗೆ ಸಾಧ್ಯವಾಗಲಿಕ್ಕು ಇಲ್ಲ” ಸಂಜಯ ಕನೋಯಿ ಅವರ ಸಂಶಯವನ್ನು ನಿವಾರಣೆ ಮಾಡಿದರು. “ಜನರು ಇಲ್ಲಿಗೆ ಬರೋದು ಸ್ಥಳ ನೋಡಲಿಕ್ಕೆ. ನಾಲ್ಕು ಗೋಡೆಯ ಮಧ್ಯೆ ಬಂದಿಯಾಗೋದಕ್ಕಳು!”

“ಹಾಂ.... ನೀವು ಹೇಳೋದರಲ್ಲಿ ತಪ್ಪೇನೂ ಇಲ್ಲ. ಜಾಗಾ ಅಪಾಯಕಾರಿ ಆಗಿರೋದಿಲ್ಲ. ಅಪಾಯ ಇರೋದು ಅಸಮತೋಲನದಲ್ಲಿ” ಅವಳು ದೀಪರ್ವನಿಶ್ವಾಸ ಬಿಟ್ಟಬು.

ಸಂಜಯ ಕನೋಯಿ ತುಂಬಿದ ಬೆಳದಿಂಗಳಿನಲ್ಲಿ ತಮ್ಮ ರಿಸ್ವ್ಯಾಚ್ ನೋಡಿಕೊಂಡರು.

“ಉಟ ಅರ್ಥಾಗಂಟೆ ತಡೆದೂ ತರಿಸಬಹುದು, ಗೌತಮಿ! ನಿನ್ನ ಅನಿಸಿಕೆ ಏನು?

ଓঁ বিগ / ২২২

ಸಿದ್ಧಾರ್ಥನ ಮನಸ್ಸಿನಲ್ಲಿ ಇದ್ದಂತ ಆಗಲಿ. ಒಂದೊಂದು ಚೆಲ್ಲ ಬಿಯರ್ ಮತ್ತೆ ತರಿಸೋಣ... ಯಾಕೋ ಬೇಸರವನ್ನು ಕಳೆಯೋದು ಕಡ್ಡವಾಗಿದೆ.”

“ಕಿತ್ತಲೆ ರಸದಲ್ಲಿ ಸ್ವಲ್ಪ ಬ್ರಾಹ್ಮಂಡಿ... ಮತ್ತು...”

ಸಂಜಯ ಕನೊಳಿಯವರ ಸ್ವರದಲ್ಲಿ ಹುಟ್ಟಿದ ಆಗ್ರಹದಿಂದಾಗಿ ಅವಳಿಗೆ ನಿರಾಕರಣೆಯ ಅವಕಾಶವೇ ಉಳಿಯಲಿಲ್ಲ. ಹಾಗೆ ಬ್ರಾಹ್ಮಂಡಿಯ ಅಮಲಿನ ಗಾಳಿ ಒಳಗಡೆ ಹರಿದಾಡಿದ ಅನುಭವ ಆಗುತ್ತಿತ್ತು. ಮತ್ತೊಂದಷ್ಟು ತೆಗೆದುಕೊಂಡರೆ ಅನುಚಿತವೇನೂ ಆಗಲಾರದು ಅನಿಸಿತ. ರೇಲಿಂಗನ ಆಚೆ ಗಾಢ ಕತ್ತಲೆಯಲ್ಲಿ ಮುಳುಗಿದ ಕೊಳ್ಳವು ಹೇಳಲಾಗದ ಭಯಾನಕತೆಯಲ್ಲಿ ಅವಳನ್ನು ಹಿಡಿದಿಟ್ಟದೆ. ಕತ್ತಲೆಯೆಂದರೇ ಬಯ.

ಹುಂಟಿ ಮಾಂಸಿಯ ಮನೆಯಲ್ಲಿ ಡೊಲಪ್ ಸೋಫಾದಲ್ಲಿ ಆಕೆ ಹುಳಿತಿದ್ದೇನೋ ನಿಜ, ಗಾದಿಯ ಮೇಲೆ ಎಂದೂ ಮಲಗಿರಲಿಲ್ಲ. ಜಿಕ್ಕವೇಳಿದ್ದಾಗ ಗಾದಿಯ ಮೇಲೆ ಅವಶೇಂದೂ ಮಲಗಿರಲಿಲ್ಲ. ಜಿಕ್ಕವೇಳಿದ್ದಾಗ ಅವಶು ಅವರ ಮನೆಗೆ ಹೋಗಿದ್ದಾಗ ಮಾಂಸಿ ಚೀಲಕ್ಕಿನ ಜಮಿಖಾನೆಯ ಮೇಲೆ ಚಾದರ ಹಾಸಿಕೊಟ್ಟಿದ್ದಳು.

ದಡದಿಂದ ಕ್ತರಿಸಿಕೊಂಡ ಮರಳಿನ ತಗಿನಲ್ಲಿ ಸಿಕ್ಕಿಕೊಂಡ ನೀರಿನ ಹಾಗೆ ಅವಳ ದೇಹವು ಸುಂದರವಾದ ಪಲ್ಲಂಗದ ಗಾದಿಯಲ್ಲಿ ಮರುಗಿ ಅಸಹಜ ಅನುಭವವನ್ನು ಉಂಟುಮಾಡುತ್ತಿತ್ತು.

କାଯ୍ଟର୍କ୍ରେମ୍ବୁଁ ଅନୁଗୁଣପାଗି ଶରିଯାଗି ଐଦୁଗଂଟିଗେ ବେରର୍ ଜହାଦ
ତୈଁୟୋଠିଦିଗେ କୋଣେଯ ଗଂଟିଯିନ୍ଦ୍ର ବାରିସି ଅଵଳୁ ଏଥୁପୁଦନ୍ତୁ
ଅନିବାଯ୍ୟଗୋଟିମୁଣ୍ଡିଲାନେ ମୁତାନେ ମୁତାନେ ମୁତାନେ ମୁତାନେ ମୁତାନେ

ನಿದ್ದೆ ಬಹಳ ಅವಶ್ಯಕವಾಗಿದೆ. ಮುಧರವಾದ ಅಮಲಿನ ಹೋರತಾಗಿಯೂ ಅವಶು ನಿದ್ದೆಯೊಂದಿಗೆ ಕಣ್ಣ ಮುಚ್ಚಾಲೆ ಆಡುತ್ತಿದ್ದಾಳೆ. ಇದು ನಿದ್ದೆಯ ಸೂಚನೆಯಂಬುದು ಅವಳಿಗೆ ಗೊತ್ತಾಗಿದೆ. ಸರಿಯಾಗಿ ನಿದ್ದೆ ಮಾಡಿದ್ದರೆ ಸೀಬಿಬಿಟ್ಟು ವೂವಿನ ಹೆಣ್ಣಿನ ಹಾಗೆ ಕಳಾಹಿನ ವಾಗಿ ಸಿದ್ಧಾಧರನ ಕೌಶಲಕ್ಕೆ ಕಲಂಕವನ್ನುಂಟುಮಾಡುವುದರಲ್ಲಿ ಸಂಶಯವಿಲ್ಲ. ಅನಿಯಮಿತ ಜೀವನದ ನಿಯಮಿತೆ ಅವಳಿಗೆ ಅಭ್ಯಾಸವಾಗಿಲ್ಲ.

ಹೀಗಿದ್ದರೂ ಬಾಗಿದ ತೊಂಗೆಯಂತೆ ಬಳುಕುತ್ತ ಶೂರಾಡುತ್ತ ಹೋಗುತ್ತಿದ್ದ ಸಿದ್ಧಾರ್ಥ ತನ್ನ ಹೋಣೆಯವರೆಗೆ ಹೇಗೆ ಹೋಗಬಹುದು ಎಂಬುದು ಅವಳಿಗೆ ಆತಂಕವನ್ನುಂಟು ಮಾಡಿತ್ತು. ಗೌತಮಿ ಹಾಗೂ ಸಂಜಯ ಕನ್ನೋಲಿ ಅವರಿಭ್ರಂತ ಅವನನ್ನು ಹಿಡಿದುಕೊಂಡು ಹೋಗಬೇಕಾಗುವುದು. ಇಷ್ಟಪಟ್ಟು ತರಿಸಿದ ಉಟವನ್ನೂ ಅವನಿಂದ ಮಾಡಲಾಗಲಿಲ್ಲ. ಅವನ ಈ ಮದ್ಯವ್ಯಾಸನದ ಅಶಿರೇಕದಿಂದ ಗೌತಮಿಗೆ ಬೇಸರವಾಗಿತ್ತು. ಸಿದ್ಧಾರ್ಥನನ್ನು ಗೌತಮಿ ಹಾಗೂ ಸಂಜಯ ಕನ್ನೋಲಿ ಅವರಿಂದಲೂ ಸಂಬಾಳಿಸಲು ಸಾಧ್ಯವಾಗಲಿಲ್ಲ. ಇಬ್ಬರು ಬೆರರ್ ಅವರ ಸಹಾಯವನ್ನೂ ಪಡೆಯಬೇಕಾಯಿತು. ಇಷ್ಟೋಂದು ಕುಡಿದ ಮನುಷ್ಯನನ್ನು ಮೂತ್ತ ಮಾಡಿಸದೆ ಹಾಸಿಗೆಗೆ

ಒಂಬತ್ತೊಂದು

ಚುಮುಚುಮು ಕತ್ತಲಿರುವಾಗಲೇ ಎದ್ದು ಬಸ್ ಹಿಡಿದು ಆಸ್ತ್ರೀ ತಲುಪಿದರೂ ಆರೂಪರೆ ಆಗಿಬಿಟ್ಟತ್ತು. ಶಿಂದೆ ಅಂಕಲ್ ಹಾಗೂ ಪವಾರ ರಾತ್ರಿ ಇರುವುದೆಂದು ನಿಶ್ಚಯವಾಗಿತ್ತು. ಮುಲಗುವಾಗ ನಿರ್ಧಾರ ಮಾಡಿಕೊಂಡು ಮಲಗಿದ್ದಳು. ಬೆಳಿಗ್ಗೆ ಹೋಗುವಾಗ ಅವರಿಗಾಗಿ ಉಪ್ಪಿಟ್ಟು ತಯಾರಿಸಿಕೊಂಡು ಹೋಗಬೇಕು. ಹೇಗಿದ್ದರೂ ರವೆ ತಂದಿದ್ದಿದೆ. ತಯಾರಿಸಲು ಹೆಚ್ಚು ವೇಳೆಯೂ ಬೇಕಾಗಿಲ್ಲ. ಆದರೆ ಆದದ್ದೇನು ಅಂದರೆ, ಅಲಾರ್‌ ಬಾರಿಸುತ್ತಿದ್ದರೂ ಅದರ ತಲೆಯ ಮೇಲೆ ಕುಟ್ಟಿ, ಮತ್ತೆ ಆಲಸ್ಯದಿಂದ ಮಲಗಿದ್ದಳು.

ಬಹಳ ಹೊತ್ತಿನವರೆಗೆ ಅವರ ಕಬಜಾದಲ್ಲಿಯೇ ಇದ್ದ ಬೆಂಚಿನ ಮೇಲೆ ಮೊಣಕಾಲನ್ನು ಹೊಟ್ಟಿಗೆ ತಾಗಿಸಿ ಮುದ್ದೆಯಾಗಿ ಯಾರೋ ಮಲಗಿದ್ದರು. ದೂರದಿಂದ ಭ್ರಮೆಯಾಯಿತು ಪವಾರನೇ ಆಗಿರಬಹುದು. ಶಿಂದೆ ಅಂಕಲ್ ತೆಳುವಾಗಿ ಉದ್ದ ಇದ್ದರು. ಮೊಣಕಾಲು ಮುದುರಿಕೊಂಡು ಮುದ್ದೆಯಾಗಿ ಮಲಗಿದರೂ ಮಕ್ಕಳು ಬೆಂಚ್ ಆಕ್ರಮಿಸದೆ ಇರುತ್ತಿರಲ್ಲಿಲ್ಲ.

ಹತ್ತಿರ ಹೋದಾಗ ಗಂಟುಹಾಕಿ ಮಲಗಿದ ಕೈ-ಕಾಲು ಸಡಿಲಿಸಿ ಮುಖಿ ಮೇಲಾಗಿ, ಶಯ್ಯಾಸುಖಿದಿಂದ ಪವಾರ ವಂಚಿತನಾಗಿ ಕಾಣಿಸಿಕೊಂಡ.

ನೆಲದ ಮೇಲೆ ಕವುಚಿ-ಮುಖಿ ಮೇಲಾಗಿ ಮಲಗಿದ, ರೋಗಿಗಳ ಸಂಬಂಧಿಕರ ಮದ್ದೆ ಶಿಂದೆ ಅಂಕಲ್ ಎಲ್ಲಿಯೂ ಕಾಣಿಸಲಿಲ್ಲ. ಪವಾರ್ ಮಾತ್ರ ಕೈ ಮಡಿಸಿ ತಲೆದಿಂಬಾಗಿ ಮಾಡಿ ಮಲಗಿದ್ದ.

“ನಿದ್ದೆ ಮಾಡ್ತಿದೀರಾ?” ಅವಳು ಬಾಗಿ ದೂರದಿಂದ ಕೇಳಿದಳು.

ದೇಹದಿಂದ ಚಾದರವನ್ನು ಸರಿಸಿ ಪವಾರ ಎದ್ದು ಕುಳಿತ. ಮತ್ತು ತಲೆಯ ಕಡೆ ಇದ್ದ ಚಶ್ವಾವನ್ನು ಎತ್ತಿಕೊಂಡು ಕಣ್ಣಿಗೆ ಹಾಕಿಕೊಳ್ಳುತ್ತ ಬಡಬಡಿಸಿದ.

“ಹ್ಯಾಗೆ ಮುಲಗೋದು? ಯಾರೋ ಕಸಗುಡಿಸುವವರು ಪೋರಕೆ ಹಿಡಿದು ತಲೆಯ ಮೇಲೆ ನಿಂತುಕೊಂಡರೆ?” ಅವಳು ಖಿಂಜರಿಯ ಮೇಲೆ ನಿರ್ಧಾನವಾಗಿ ತಟ್ಟಿದಂತೆ ನಕ್ಷಳು.

“ಶಿಂದೆ ಅಂಕಲ್ ಕಾಣಿಸೋದಿಲ್ಲ...”

“ಎರಡೆರಡು ಜನ ಇರಬೇಕಾದ ಅವಶ್ಯಕತೆಯೂ ಇರಲಿಲ್ಲ. ಮನಗೆ ಕಳಿಸಿಬಿಟ್ಟೆ ಅವರನ್ನು, ಪಕ್ಕೆಲುಬಿನ ನೋವಿನಿಂದ ಬಳಲ್ತಾ ಇದ್ದರು.” ಮಡಚಿದ ಚಾದರವನ್ನು ಅವನು ಬಗಲ ಜೀಲಕ್ಕೆ ಸೇರಿಸಿದ.

“ಅಪ್ಪಾಜಿ ಆರಾಮ ಇದಾರಾ?”

“ಜೀವಿತರಾಗಿದ್ದಾರೆ.”

ಅವನ ನೋಟ ಅವಳನ್ನು ಇರಿಯಿತು. ಉತ್ತರ ಹೊಡುವ ಇದೆಂಥ ರೀತಿ

ಇವನದು?

ಅವಳ ಮುಖಿದ ಉಲ್ಲಾಸ ಇಳಿದು ಹೋದುದನ್ನು ಅವಳು ಬಚಿಡದಾದಳು.

“ವಾಸ್ತವಿಕತೆಯೊಡನೆ ಮುಖಾಮುಖಿ ಆಗೋದನ್ನು ಕಲಿ, ನಮಿತಾ, ಜೀವಂತ ಇಲ್ಲದವರನ್ನು ಜೀವಂತವಾಗಿ ಇಡುವ ಪ್ರಯತ್ನಕ್ಕೆ ಇನ್ನೇನು ಹೇಳಾರೆ? ವಾಸ್ತವವಾಗಿ, ಚಿಕಿತ್ಸೆಯ ಕೆಲಸವನ್ನು ನಾವು ಬಹುಶಃ ನಮ್ಮ ಕರ್ತವ್ಯದ ಜವಾಬ್ದಾರಿ ದೃಷ್ಟಿಯಿಂದ ಮಾಡ್ತೇವೆ. ಯಾಕೆಂದರೆ ಕರ್ತವ್ಯ ಚ್ಯಾರ್ಟರಾದೆವೆಂಬ ಬೇಸರ ನಮಗಾಗಬಾರದಲ್ಲ!”

“ಬಿಡು...” ಪವಾರ ಹೇಳಿದ. “ಜಹಾದ ಧರ್ಮಾಸ ಎಲ್ಲಿದೆ?”

“ಇಹು...” ಅವಳಿಗೆ ತನ್ನ ಮರೆವಿಗಾಗಿ ಬೇಸರವಾಗಿ ತಲೆ ಚಚ್ಚಿಕೊಂಡಳು— “ಧರ್ಮಾಸನ್ನು ಅಡುಗೆ ಮನೆಯಲ್ಲಿಟ್ಟಿದ್ದನ್ನು ಬಿಚ್ಚುಬಂದೆ.”

“ಲಾಪಾಹಾರದ ಡಬ್ಬಾ? ಲಾಟ್ಟಿಟ್ಟು ಮಾಡಿಕೊಂಡು ಬರ್ತೇನೆ ಅಂದಿದ್ದೆಯಲ್ಲ”

“ಏಳುವಾಗಲೇ ತಡವಾಯಿತು. ಮಾಡಲಿಕ್ಕೆ ಆಗಲೇ ಇಲ್ಲ.”

“ಇರಲಿ ಏಳು, ಕ್ಯಾಂಟೇನ್ ಜಿಂದಾಬಾದ್.”

ಪವಾರ್ ರಾತ್ರಿಯ ಫಟನೆಯನ್ನು ಹೇಳಿದ.

ಮದ್ಯರಾತ್ರಿ ಯಾವುದೋ ವಿಶೇಷ ಜೈಷಧದ ಅವಕ್ಕತೆ ಬಿದ್ದಾಗ, ಡ್ರೌಟೆ ನಸ್ರ್ ನಿಪುರವಾಗಿ ಅವನನ್ನು ಎಬ್ಬಿಸಿ ಒಂದು ಕಾಗದವನ್ನು ಮುಂದೆ ಹಿಡಿದಳು. ಜೈಷಧದ ಹೆಸರು ಬಹುಶಃ ಸಿಪ್ರೋಲೆಕ್ಸ್ ಎಂದಾಗಿತ್ತು. ಜೈಷಧವನ್ನು ಆಸ್ತರೆಯ ಜೈಷಧದ ಅಂಗಡಿಯಿಂದ ತಕ್ಕಣ ತಂದುಕೊಡುವಂತೆ ಹೇಳಿದಳು. ಅಲ್ಲಿ ಅದು ಸಿಗದಿದ್ದರೆ ಮುಖ್ಯ ಗೇಟಿನ ಬಲಗಡ ಮೂವತ್ತೆ ಮೂವತ್ತೆಯ ಹೆಚ್ಚೆ ಹೋದರೆ ಮೊಂದೆಚ್ಚೆ ಮೆಡಿಕೋ ಸೆಂಟರ್ ಇದೆ. ರಾತ್ರಿಯಿಡೇ ತೆರೆದುಕೊಂಡೇ ಇರ್ತದೆ. ಈ ಜೈಷಧ ನಮ್ಮ ಸ್ವಾಕ್ಷರನಲ್ಲಿ ಮುಗಿದುಹೋಗಿದೆ. ನಿದ್ದೆಗಳಿನ್ನು ತಿಕ್ಕುತ್ತ, ಗೇಟಿನ ಹೊರಗೆ ಹೋದೆ. ಜೈಷಧಿಯನ್ನು ತಂದುಕೊಟ್ಟೆ ಮೋಹಿನಿ ಆಟಿಂ ಮಾಡುತ್ತ ಅವಳು ಧನ್ಯವಾದ ಹೇಳಿದಳು. ಅವಳ ಒಯ್ಯಾರವನ್ನು ಅಂದಾಜು ಮಾಡಿಕೊಂಡೇ ನಾನು ಗದರಿಸಿದೆ—“ನಿಮ್ಮ ಜೈಷಧ ಸ್ವಾಕ್ಷರ ಮದ್ಯರಾತ್ರಿಯೇ ಮುಗಿದುಹೋಗುತ್ತದೆಯಾ?” ಲಾಪಣವತೀಯಾದ ನಸ್ರ್ ನನ್ನ ಮಾತನ್ನು ಗ್ರಹಿಸಿ ಬೇಗನೇ ಕಣ್ಣರೆಯಾದಳು.

ಮರಳಿ ಬಂದು ಮಲಗಿ ನಿದ್ದೆಯ ಪ್ರಯತ್ನ ಮಾಡಿದೆ. ನಿದ್ದೆ ಸತ್ಯಾಗ್ರಹ ಮಾಡುತ್ತಿತ್ತು. ಹಸಿವು ಹೋಟ್ಟೆಯಲ್ಲಿ ತಾಳ ಹಾಕುತ್ತಿತ್ತು. ಶಿಂದೆ ಜೊತೆಗೆ ಕ್ಯಾಂಟೇನ್ ನಲ್ಲಿ ಒಂದು ಫ್ಲೇಚ್ ಉದ್ದಿನವಚೆ ತಿಂದಿದ್ದಷ್ಟೇ. ಇಬ್ಬರೂ ಗೇಟಿನ ಹೊರಗೆ ಹೋಗಿ ರಾಮಭಯೋಸಾರ ಹಿಂದೂ ಹೋಟೆಲ್ ನಲ್ಲಿ ಪೂರಿ ಬಾಜಿ ತಿನ್ನಬೇಕು ಅಂತ ನಿಧಾರ ಮಾಡಿದೆವೆ. ಕುಳಿತುಕೊಂಡೆವು— ಹಷ್ಟ್ ದ್ವಾರ ಮೆಹತಾ ಪ್ರಥಾನಮಂತ್ರಿ ರಾವ್ ಅವರ ರಹಸ್ಯಮಯ ಅಂತರ ಸಂಬಂಧಗಳ ಜಡಕು ಬಿಡಿಸಲಿಕ್ಕೆ ಗಡಿಯಾರ ನೋಡ್ತೇನೆ. ಹನ್ನೆರಡು ಗಂಟೆ ದಾಟದೆ! ಅಲ್ಲಿಯೂ ಇಲ್ಲ. ಇಲ್ಲಿಯೂ ಇಲ್ಲ.

ನಿರುಪಾಯನಾಗಿ ಪಕ್ಕದಲ್ಲಿ ಗೊರಕೆ ಹೊಡಿಯುತ್ತಿದ್ದವನ ಬಗಲ ಚೀಲದಿಂದ ಮೋನೋಕೋ ಬಿಸ್ಕೆಟಿನ ಪ್ರ್ಯಾಕೆಟ್‌, ಹಾಗೂ ಮೆತ್ತಾಗಿದ್ದ ಕಿತ್ತಳೆ ಹಣ್ಣ ತೆಗೆದು ಹೊಟ್ಟಿಗಿಳಿಸಿದೆ. ಆಗ ಎಲ್ಲೋ ಒಂದಿಪ್ಪು ನಿದ್ದೆ ಬರೋಹಾಗಾಯ್ತು.

ಮೋಜಿನ ವಿಷಯ ಏನು ಗೊತ್ತು? ಉಂಟಿಂದಿಗಾಗಿ ಲಬಲಭಾ ಹೊಯ್ಯಿಕೊಳ್ಳುತ್ತ ಲಿದ್ದ ಜನರ ಅತುರ ನೋಡಿದರೆ ಅವರೇನು ಮರಣದ ಅಂಚಿನಲ್ಲಿ ಮಲಗಿದ ಆತ್ಮೀಯರ ಶುಶ್ರಾವೆಗಾಗಿ ಆಸ್ತ್ರೇಗಾಗಿ ಬಂದಿದಾರೆಯೇ ಅಥವಾ ಎಲಿಫಂಟು ವಿಕೊನಿಕೊಗೆ ಬಂದಿದಾರೆಯೇ?—ಎಂದು ಆಭಾಸ ಆಗುತ್ತಿತ್ತು.

“ಸೋಪು ಇದೆಯಾ ಪ್ರೋಫೆಸಲ್ನಿ?”

“ಯಾಕೆ? ಸೋಪು ಹಾಗೂ ಹಲ್ಲಪುಡಿ...”

“ಶಿಂದೆಯ ಚೀಲದಲ್ಲಿಯೇ ಹೊರಟುಹೋಯಿತು...”

ಪಾಂಡ್ನನ ಮುಖ ತೊಳೆಯುವ ಟ್ರೂಬ್ ತೆಗೆದು ಪವಾರನ ಎದುರಿಗೆ ಹಿಡಿದಳು.

“ಮುಖ ತೊಳೆಯಲಿಕ್ಕಾಗಿ ಮಾತ್ರವೇ?”

“ಎಲ್ಲವನ್ನೂ ತೊಳೆಯಬಹುದು”

“ಹಲ್ಲು?”

“ತಿಕ್ಕ ನೋಡಿ ಬೇಕಾದರೆ” ಪವಾರನ ನಿಲ್ಫ್ರೆಕ್ಸ್‌ದಿಂದ ಅವಳಿಗೆ ಸಿಟ್ಟಬಂತು.

“ಹುಡುಗಿಯರು ಯಾವಾಗಲೂ ಖುಲ್ಲು ಜಾ ಸಿಮ್ ಸಿಮ್ ಆಗಿರ್ತಾರೆ.” ಎಂದವನೇ ಪವಾರ ಕ್ಷಣಿ ಮಾತ್ರದ ವಿಲಂಬವೂ ಅವನಿಗೆ ಸಂಕೋಚವನ್ನುಂಟು ಮಾಡುತ್ತದೆಯೆಂಬಂತೆ ಪಟಾಪಟ್ ಬಾತೋರಾಂ ಕಡೆ ಧಾವಿಸಿದ.

ಅಪ್ಪಾಜಿಯನ್ನು ನೋಡುವ ಉದ್ದೇಶದಿಂದ ಅವಳು ಎದ್ದನಿಂತಳು. ಪವಾರನ ಬಗಲ ಚೀಲವನ್ನು ಹೆಗಲಿಗೆ ಹಾಕಿದಳು. ಯಥಾಸ್ಥಾನದಲ್ಲಿ ಇಲ್ಲದಿದ್ದರೆ—ಅಪ್ಪಾಜಿಯನ್ನು ನೋಡಲು ಹೋಗಿದ್ದಾಳೆ ಎಂದು ತಿಳಿಯತ್ತಾನೆ ಎಂದುಕೊಂಡಳು.

ತಂದೆಯವರನ್ನು ಐಸಿಯಕ್ಕೆ ಕಳಿಸುವ ಸಾಧ್ಯತೆಯಿದೆಯೆಂದು ನಿನ್ನ ಮಧ್ಯಾಹ್ನ ಹಿರಿಯ ಸಿಸ್ಟ್ರೋ ಹೇಳಿದ್ದರು. ಹೃದಯದಲ್ಲಿ ಏನೋ ತಡೆಯುಂಟಾಗುತ್ತಿದೆ. ಏನಾದರೂ ಪರಿವರ್ತನೆಯಾಗಿದ್ದರೆ ಪವಾರ್ ಅವಳಿಗೆ ಸೂಚಿಸುತ್ತಿದ್ದ.

ನ್ರೋ ಕಣ್ಣಗಳಲ್ಲಿ ರಾತ್ರಿ ನಿದ್ದೆಗೆಟ್ಟಿದ್ದು ಕಾಣುತ್ತಿತ್ತು. ಆಲಸ್ಯದ ಬೆರಳುಗಳಲ್ಲಿ ಚಹಾದ ಲೋಚೆಯಿತ್ತು. ಹೋಗಿಗಳ ಆತ್ಮೀಯರು ತಿರುತ್ತಿರುಗಿ ಒಂದೇ ಪ್ರಶ್ನೆಯನ್ನು ಕೇಳುತ್ತಿರಬಹುದು.

ನ್ರೋ ಬಳಿ ಅನುಮತಿ ಕೇಳಬೇಕಾದ ಅವಶ್ಯಕತೆ ಕಾಣಲಿಲ್ಲ ಅವಳಿಗೆ. ಸರಿಯಾದ ಸಮಯಕ್ಕಾಗಿ ಕಾರಿಡಾರ್‌ನಲ್ಲಿ ಶತಪಥ ನಡೆಸಿದಳು. ಯಾವುದೋ ಕೆಲಸಕ್ಕಾಗಿ ಅವಳು ತನ್ನ ಚೇಬಲ್ ಬಿಟ್ಟು ಹೋಗುತ್ತಿಂದೇ ಅವಳು ನಿಭರ್ಯವಾಗಿ ವಾಡಿನ ಒಳಗೆ ಹೋದಳು.

ಅಪ್ಪಾಜಿಯ ಮುಖವನ್ನು ಗಮನವಿಟ್ಟು ನೋಡುತ್ತ ಅವರ ಕಾದಲಿನಲ್ಲಿ ಬೆರಳಾಡಿಸತ್ತೊಡಗಿದಳು. ಕಣ್ಣ ತೆರೆದಿರಲಿಲ್ಲ. ಮುಚ್ಚಿಕೊಂಡಿತ್ತು. ಅವಳ ಕೈಯ ಸರ್ವ ಸುಖದಿಂದ ಅವರು ಕಣ್ಣ ಮುಚ್ಚಿಕೊಂಡ ಹಾಗೆ ಇತ್ತು. ಅವಳು ಅಪ್ಪಾಜಿಯ ತಲೆಗೂಡಲಿನಲ್ಲಿ ಬೆರಳು ಆಡಿಸಿದಾಗೆಲ್ಲ, ಅಪ್ಪಾಜಿ ತಮ್ಮ ಕಣ್ಣ ಮುಚ್ಚಿಕೊಳ್ಳುತ್ತಿದ್ದರು. ನೆತ್ತಿಯವರೆಗೆ ಏರಿದ್ದ ನಿರಿಗೆಗಳು ಅನಾಯಾಸವಾಗಿ ಇಳಿದ ಭರತದ ನೀರಿನ ಹಾಗೆ ಸವಾಟಾಗಿ ಪರಿವರ್ತಿತವಾಗುತ್ತಿದ್ದವು.

ಅಪ್ಪಾಜಿಯವರ ಹಳದಿ ಬಣ್ಣದ ಮುಖದ ಮೇಲೆ ಬಿಳಿಯ ಚಿಟ್ಟ ತುಂಬಿದ್ದ ಹಾಗೆ ಅವಳಿಗೆ ಅನಿಸತ್ತೊಡಗಿದೆ. ಅವಳ ದೃಷ್ಟಿದೋಷವೇನೋ ಎಂದೂ ಭೂಮೆಯಾಯಿತು. ಅವರ ಹಾಸಿಗೆಯ ಬಳಿ ಚನ್ನಾಗಿ ಬೆಳಕಿಲ್ಲದಿರುವುದರಿಂದ ಅವಳಿಗೆ ಸಂಪೂರ್ಣ ಸಂಶಯ ಮುಕ್ತಳಾಗುವುದೂ ಸಾಧ್ಯವಿರಲಿಲ್ಲ. ರಾತ್ರಿಯ ಡ್ರೂಟಿಯ ನಸಿಗೆ ಕೇಳಬೇಕು. ವಿಶೇಷ ಸಂದರ್ಭ ಬಿಟ್ಟರೆ ವಿಶೇಷಜ್ಞ ಡಾಕ್ಟರುಗಳು ಒಂಬತ್ತು ಹತ್ತು ಗಂಟೆಗ ಮುನ್ನ ರೋಗಿಗಳನ್ನು ನೋಡುತ್ತಿರಲಿಲ್ಲ.

ರಾತ್ರಿ ಡಾ॥ ಗಿಲ್ ಹಾಗೂ ಡಾ॥ ಲಕ್ಷ್ಮಿ ಡ್ರೂಟಿಯ ಮೇಲಿದ್ದರು. ಹೋಗುವುದಕ್ಕೆ ಮುನ್ನ ಅವರನ್ನು ಭೇಟಿಯಾಗಿ ಹೋಗಿದ್ದಳು. ಏಳೂಕಾಲು ಆಗುತ್ತಲಿತ್ತು. ಡಾಕ್ಟರುಗಳು ತಮ್ಮ ಡ್ರೂಟಿ ಮುಗಿಯುತ್ತಲೇ ಹೋರಣುಹೋಗಿರಬೇಕು. ಯಾವುದನ್ನೂ ನಿರ್ಸರ್ವ ಹೇಳಬೇಕು.

ಬೆಳಗಿನ ಡ್ರೂಟಿಗಾಗಿ ಬಂದ ನಸೋಬ್ಬಳು ತನಗೇನೂ ತಿಳಿಯದೆಂದು ಹೇಳಿದ ಮೇಲೆ, ತೆಕ್ಷಣ ಡಾಕ್ಟರರ ಕೋಣಿಗೆ ಹೋಗಿ ನೋಡಿ ಅಲ್ಲಿ ಅವರು ಕುಳಿತ್ತಿದ್ದರೆ ಸಿಗುತ್ತಾರೆ ಎಂದಳು.

ಚಹಾದ ಕುಡಿದ ಲೋಚೆ, ನಾಷ್ಟಾದ ಪ್ಲೇಟುಗಳು ಖಾಲಿ ಬಿದ್ದುಕೊಂಡಿದ್ದವು. ಕೋಣ ತೆರೆದುಕೊಂಡಿತ್ತು. ಮೊಳಗೆ ಮೂರು ಬಿಳಿಯ ಕೋಟುಗಳು ಕಾಣಿಸಿದವು. ಸ್ವಲ್ಪ ಹೊತ್ತು ಉಂಟಾಗುವೋಹದಲ್ಲಿ ಕಳೆಯಿತು. ಈ ಕೋಟುಗಳು ಡ್ರೂಟಿ ಮುಗಿಸಿ ಹೋದವರದಾಗಿರಲಿಕ್ಕಿಲ್ಲ. ಆರೋಗ್ಯವಂತ ವ್ಯಕ್ತಿ ಡಾಕ್ಟರರನ್ನು ಹುಡುಕಲಾರ. ಹಾಸಿಗೆಯಲ್ಲಿ ಮಲಗಿದ ರೋಗಿ ಅವರವರೆಗೆ ತಲುಪುವುದಾದರೂ ಹೇಗೆ?

ಹತಾಶಳಾಗಿ ಹಿಂತಿರುಗಿ ಖಾಲಿ ಇದ್ದ ಬೆಂಚ್ ನೋಡಿ, ಅದರ ಮೇಲೆ ಅಧಿಕಾರ ಸ್ಥಾಪಿಸಲು ಮುಂದುವರಿದಳು. ಪವಾರನ ಜೋಳಿಗೆಯನ್ನಿಟ್ಟು ಸಿಂಟನ್ನು ಕಾಯ್ದಿರಿಸಿದಳು.

ಅಮ್ಮನ ಅನಿರೀಕ್ಷಿತ ವರ್ತನೆಯಿಂದ ಅವಾಕ್ಷಾದ ಆಕ್ಸೆ ರಾತ್ರಿಯಡೀ ನಿದ್ದೆ ಮಾಡಲಾಗಲಿಲ್ಲ.

ನಿನ್ನಿನ ಫಟನೆ ಅವಳಿಗೆ ಮತ್ತೆ ಮತ್ತೆ ಮಿತಿಮೀರಿ ತೊಂದರೆ ಕೊಡುತ್ತಲಿತ್ತು...

ಕುಂತಿ ಮಾಂಸಿಯ ಮಾರ್ಗದರ್ಶನದಲ್ಲಿ ಪ್ರತ್ಯೇಕವಾಗಿ ತತ್ತ್ವರಳಾದ ಅಮ್ಮ ಕನ್ನಮುವಾರ ನಗರದ ಅಣ್ಣಸಾಹೇಬರ ಘ್ರಾಯಿನಲ್ಲಿ, ಅವಳು ಆಸ್ತುತ್ತೇಗೆ ಹೋರಡುತ್ತಲೇ

32 / ಆವಿಗೆ

ಕೆಲವು ನೀರಿನ ಕಲಶಗಳನ್ನು ಸ್ಥಾಪನೆ ಮಾಡಿ ಗೃಹಪ್ರವೇಶ ಮಾಡಬಿಟ್ಟಿದ್ದಳು. ಮುನಿಯಾ-ಘನ್ಮಾ ಅವರನ್ನು ಸೂಲು ಬಿಡಿಸಿ ತನ್ನ ಜೊತೆಗೆ ಕರೆತಂದಿದ್ದಳು. ಅವಳಿಗೆ ನನುಮಾತ್ಪೂರ್ ಗೊತ್ತಾಗದ ಹಾಗೆ ಎಚ್ಚರ ವಹಿಸಿದ್ದಳು. ಈ ಬೆನ್ನಹಿಂದಿನ ಆಟ ಯಾರ ಸಹಾಯದಿಂದ ರಂಗವೇರಿದೆ ಎಂಬುದೂ ತಿಳಿಯದ ಹಾಗಿತ್ತು. ಆದರೆ ಘನ್ಮಾ-ಮುನಿಯಾ ಅವರನ್ನು ಸಂಚೆಯ ಭೇಟಿಯ ವೇಳಿಗೆ ಆಸ್ತುತ್ತಿಗೆ ಕರೆದುಕೊಂಡು ಬಂದಿದ್ದ ಅಮೃನ ಸಹ್ಯದಯತೆ ಅವಳಿಗೆ ಸಂಕೋಷವನ್ನು ತಂದಿತ್ತು. ರಾತ್ರಿ ಮನೆಗೆ ತಲುಪಿದ ಆನಂತರ ಬೆಳಗಿನ ಸೂಲ್ ಇರುವುದರಾಚಿಯೂ ಮುನಿಯಾ ಎಚ್ಚರಾಗಿಯೇ ಇರುವುದು ಕಾಣಿಸುತ್ತಿತ್ತು. ಮತ್ತು ಸಿಂಟಿನಿಂದ ಮುಖ ಉದಿಸಿಕೊಳ್ಳುತ್ತಿದ್ದಳು. ಅಪ್ಪಾಜಿ ಆಸ್ತುತ್ತಿಗೆ ದಾಖಲಾದಾಗಿನಿಂದ, ಅವರನ್ನು ನೋಡಲು ಅವಳನ್ನು ಯಾರೂ ಕರೆದುಕೊಂಡು ಹೋಗಿರಲಿಲ್ಲ. ಅವಳ ಮನಸ್ಸು ಅಪ್ಪಾಚಿಯನ್ನು ಕಾಣಲು ಒಪ್ಪಬಿಸುವುದಿಲ್ಲವೇ? ಹಟ ಮಾಡಿದರೆ ಹೀಂಪಾಗುವ ಅಮೃ ಅನಿವಾಯತೆಯ ಸಬ್ಬಾಬನ್ನು ಹೇಳುತ್ತಿದ್ದಳು-ಅವಳನ್ನು ಕರೆದುಕೊಂಡು ಹೋದರೆ ಮನೆಗೆ ಬೀಗ ಹಾಕಬೇಕೇ? ಯಾರಾದರೂ ಬಂದರೆ ಅವರನ್ನು ಕಾರಿಸಿಕೊಳ್ಳುವವರು ಯಾರು?

ಮನೆ ಮಾರು ಎಲ್ಲ ಬಿಟ್ಟು ಸಂಕಷ್ಟದಲ್ಲಿ ಅವಳ ಜೊತೆ ಇರುವ ಮಾಂಸಿಯ ಪ್ರೀತಿಯೋ-ವ್ಯವಹಾರವೋ ಏನಾದರೂ ಇದೆಯೋ ಇಲ್ಲವೋ! ಘ್ರಾಕ್ರಿಯ ಕೆಲಸದಲ್ಲಿ ಹೊಡಗಿಕೊಂಡ ಇಂದರ ಅಥವಾ ಚಿಕ್ಕಪ್ಪ ಚಿಕ್ಕಮೃನೊಡನೆ ಭೇಟಿಯಾಗಲು ಅಥವಾ ಪರಿಸ್ಥಿತಿ ತಿಳಿಯಲು ಬಂದಿಂದರೆ, ಬಾಗಿಲಿಗೆ ಬೀಗ ಜಡಿದದ್ದು ನೋಡಿ ಮುಖ ಒಣಿಸಿಕೊಂಡು ಹಿಂತಿರುಗಬೇಕೇ?

ಆಸ್ತುತ್ತೆಯಲ್ಲಿ ಯೂನಿಯನ್ನಿನವರ ಗುಂಪಿನ ಮಧ್ಯ ಮುನಿಯಾ ಅವಳನ್ನು ಮುಖಿಮಾಡಿ ಯಾಗಲಿಲ್ಲ, ಅಮೃನೂ ಗೃಹಪ್ರವೇಶದ ವಿಷಯದಲ್ಲಿ ಏನನ್ನೂ ಹೇಳುವುದು ಅವಶ್ಯಕವೆಂದು ಭಾವಿಸಲಿಲ್ಲ.

ಸಂಪೂರ್ಣ ಭಕ್ತಿಭಾವದಿಂದ ವಾರೀಜ್ಞ ವೃತ್ತಿಯ ಕುಂತಿ ಚಿಕ್ಕಮೃನಿಯಮಿತವಾಗಿ ಆಸ್ತುತ್ತಿಗೆ ಬರುವುದು ಹೋಗುವುದು ಹನೆಯಲ್ಲಿ ಇರುವುದು ಅವಳಿಗೆ ಸಂದಿಗ್ಧವನ್ನುಂಟಿಪೂರ್ವಿಕಾರಿತ್ವ.

ಒಂದು ವರ್ಷದ ಹಿಂದೆ ಅಪ್ಪಾಚಿಯ ಕೊಲೆ ಮಾಡುವ ಪ್ರಯತ್ನ ನಡೆದಿತ್ತು. ಸಾಯನ್ ಆಸ್ತುತ್ತೆಯಲ್ಲಿ ಎಡ್ಡಿಟ್ ಆಗಿ ಜೀವನ ಮರಣದ ಮಧ್ಯ ತೊಗಾಡ್ತು ಇದ್ದರು. ಅದರ ಕೇಸ್ ಫ್ರೆಲನ್ನು ಇಂದ್ರಭೈಯ್ಯಾ ನಿನ್ನೆಯಷ್ಟೇ ಮನೆಗೆ ಕೊಟ್ಟ ಹೋಗಿದ್ದಾನೆ. ಉಕ್ಕೆರಿದ ಮಾಂಸಿಯ ಸಹೋದರಿತ್ವದ ಸಂಕಟದ ಆ ಅದುಮಿಡಲಾಗದ ಕ್ಷಣದಲ್ಲಿ ಯಾವ ಬಿಲ ಗುಹೆ ಬಾಯಿ ತೆರೆದುಕೊಂಡಿದೆಯೋ, ಹೌನ ವಹಿಸಿಕೊಂಡು-ಗೊತ್ತಿಲ್ಲ. ಹಾಗೆಂದು ಅವಳು ಬರಲಿಲ್ಲವಾ, ಬಂದಿದ್ದಾಳೆ. ಮೂರುನಾಲ್ಕು ಬಾರಿ ಮುಖ ತೋರಿಸೋದಕ್ಕೆ, ಜೈವಚಾರಿಕತೆಯನ್ನು ನಿಭಾಯಿಸೋದಕ್ಕೆ ಬಂದು

ತಿರುಗಾಡಿಕೊಂಡು ಹೋಗ್ತಾಳೆ. ಅದರೆ ನೇರೆಯವರು ನಿಜವಾದ ಹಿತೆಷಿಗಳಿಂತ ಓಫನ್‌ನ ಡಬ್ಬು ತುಂಬಾ ಉಟ್ಟಿ-ತಿಂಡಿ ವ್ಯವಸ್ಥೆ ಮಾಡಿಕೊಂಡು ಪ್ರತಿಕ್ರಿಯೆ ಸುತ್ತುವರಿದುಕೊಂಡಿದ್ದರು. ಐದುನೂರು ರೂಪಾಯಿಗಳನ್ನು ಅಮೃತ ಕೈಯಲ್ಲಿ ಚಿಕ್ಕಮ್ಮೆ ಆಸ್ತುತ್ಯೆಯಲ್ಲಿ ಹಿಡಿಸಿಬಿಟ್ಟು ತನ್ನ ಕರ್ತವ್ಯ ಮುಕ್ತಳಾದಳು. ಹುಳಿತ ಗೋದಿಯ ಮೂಟಿಯೊಂದನ್ನು ಮನೆಗೆ ತಂದುಹಾಕಿದ್ದಳು. ಅವಳಿಗಾಗಿ ತರಿಸಿಕೊಂಡಿದ್ದರಬಹುದು. ಅದರೆ ಅದನ್ನು ಅವಳು ಏನು ಮಾಡುತ್ತಾಳೆ? ಪಂಚಾಬಿ ಗೋದಿ ಹುಳಿತರೆ ಅದನ್ನು ಹಿಟ್ಟು ಮಾಡಿಸಿ ತಿಂದು ತಮ್ಮ ಮನೆಯವರ ಆರೋಗ್ಯ ಕೆಡಿಸಿಕೊಂಡಾಗೆಯೇ? ಹಸಿದವರು ಭಿಕ್ಷುಕರ ಮಾತು ಬೇರೆ. ಅವರಿಗೆ ಹುಳುವಿನಿಂದ ಹಿಡಿದು ಕಲ್ಲು-ಕಸದವರೆಗೆ ಇಂಗಿನ ಗುಳಿಗೆ ತಗೊಳ್ಳಬೇಕೆಂದು ಪಜನವಾಗಿಬಿಡುತ್ತದೆ.

ಸೊಂಟಪಟ್ಟಿಯ ಹೋಳಪ್ಪ ನೀಲಮಣಿಯ ಹಾಗೆ ಮಾಂಸಿಯ ಕಣ್ಣ ಕುಕ್ಕಿರಬಹುದೇ?

ಅವಳು ಪ್ರತಿವಾದ ಹೂಡಿದ್ದಳು. ತಂದೆಯವರು ವುರಣಾಸನ್ನು ಸ್ಥಿತಿಯಲ್ಲಿರುವಾಗಲೇ ಮನೆಯನ್ನು ಬದಲಾಯಿಸಿ ಗ್ರಹಿಸುವೇ ಮಾಡುವ ಪ್ರಮೇಯವೇನಿತ್ತು? ಬೇರೆ ಶುಭ ಮುಹಾರ್ ನೋಡಬಹುದಾಗಿತ್ತಲ್ಲವೇ? ಈ ಮಾತಿಗೆ ದಪ್ಪ ಜರ್ಮಾದ ಅಮೃತ ತುಸುವೂ ವಿಚಲಿತಳಾಗದೆ ವ್ಯವಹಾರಿಕರೆಯ ಮಾತನ್ನಾಡಿದ್ದಳು. ಕುಂತಿಯ ಮನಸ್ಸು ಕಸಿವಿಸಿ ಗೊಂಡಿತು. ಹಣಕಾಸಿನ ವ್ಯವಹಾರ ಅಲ್ಲವೇ? ಮಿತ್ರನ ಇಹಲೀಲೆ ಸಮಾಪ್ತವಾದೋಡನೆ ಒಂಟಿ ಯಾವ ಮಗ್ನಿಯ ಬದಲಿಸುವುದೋ ಯಾರಿಗೆ ಗೊತ್ತು? ಅದನ್ನು ತಾಬಾ ತೆಗೆದುಕೊಳ್ಳುವ ಉದ್ದೇಶದಿಂದ ಮನೆಯ ಮುರಿದುಬಿದ್ದ ವಸ್ತುಗಳನ್ನೆಲ್ಲ ಒಯ್ದು ಎಸೆದು ಅದರ ಬಾಗಿಲು ತೆಗೆದು ತಮ್ಮ ಬೀಗವನ್ನು ಹಾಕಬಂದರು. ತನ್ನಲ್ಲಿದ್ದ ಕವಡೆಯನ್ನು ವಿಚುರ್ಮಾಡುವಾಗಲೂ ಎಚ್ಚರಿದಿಂದ ಇರುತ್ತಿದ್ದ ಕುಂತಿ, ಈಗಲೂ ಸಾಧ್ಯವಾದಪ್ಪು ಬೇಗ ಬಾವ ಜೀವಂತ ಇರುವಾಗಲೇ ಮನೆಯ ಕಾಗದ ಪತ್ರಗಳನ್ನು ಅಣ್ಣಾ ಸಾಹೇಬರಿಂದ ಅಕ್ಕ ತನ್ನ ಹೆಸರಿಗೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಯೋಚಿಸಿದಳು. ಅಲ್ಲಿ ಬಂದು ಉಲಿಯುವುದು ಬಿಡುವುದು ಅನಂತರ ನಿಂಬಾಯ ಮಾಡಿದರಾಯಿತು.

“ಈ ವಿಷಯವಾಗಿ ನಿನ್ನದು ಬಹಳ ಅಡ್ಡಿ-ಆತಂಕ ಅಯಿತು. ನಿನ್ನ ಹಲುಬುವಿಕೆಯನ್ನು ಬಂದೋ ಮಾಡು. ದಿನಮಾನದ ಜಗತ್ ಇನ್ನಷ್ಟು ದಾರಿದ್ರ್ಯದ ಪ್ರವೇಶಕ್ಕೆ ಆಮಂತ್ರಣ ಕೊಡುವಂತಹದಾಗಿದೆಯೇ ಹೊರತು ಮತ್ತೇನಿಲ್ಲ.” ಕ್ಷಣದ ಮುಂಚೆ ಕಂಡ ಅಮೃತ ಸಹಜತೆ ಈಗ ತನ್ನ ನಿಜವಾದ ಹಲ್ಲುತೋರಿಸಲು ಪ್ರಾರಂಭಮಾಡಿತ್ತು.

ಬೆದರಿಕೊ ಮಣಿಯದ ಅಮೃತ ಲೋಭ ಪ್ರವೃತ್ತಿಗೆ ಅವಳು ಧಿಕ್ಕಾರ ಹಾಕಿದಳು. “ಪತ್ತಿಯಲ್ಲ ಕುಂಟಲಗಿತ್ತಿ ನೀನು! ಅಪ್ಪನ ಸಾಮಿನಲ್ಲಿ ಬೆಂಕಿ ಕಾಯಿಸುವವಳು!

370 / ಆವಿಗೆ

ಅವರ ಸಾವನ್ಯ ನಿರೀಕ್ಷೆ ಮಾಡ್ತು ಇರುವವರು! ಮಾಂಸಿ ಕುಣಿಸಿದಂತೆ ಹುಟ್ಟಿತ್ತಾ ಸಂಸಾರ ಮುಳುಗಿಸೋದಕ್ಕೆ ಹೊರಟೀದೀರು.”

ಸಿಟ್ಟಿನಿಂದ ಬಡಬಡಿಸಿದ ಅಮೃ ನಿರ್ದಯವಾಗಿ ಅವಳ ತಲೆಗೂದಲು ಮುಷ್ಟಿಯಲ್ಲಿ ಹಿಡಿದು ಜಗ್ಗಿ, ಕೆನ್ನೆಯಮೇಲೆ ನಾಲ್ಕು ಬಾರಿಸಿದಳು.

“ಭಾಯಿ ಮುಷ್ಟಿ ಹರಾಮಿ! ಅಲ್ಲಸಲ್ಲಿದ ಮಾತುಗಳನ್ನು ಉಗುಳಿದೆ ನಾಲಗೆಯನ್ನು ಹಿಡಿತದಲ್ಲಿಟ್ಟಕೋ. ಇಲ್ಲವಾದರೆ ನಿನ್ನ ಚರ್ಮ ಸುಲಿದು ರಸ್ತೆಯಲ್ಲಿನ ಕೋಳಿಗಳಿಗೆ ಆಹಾರವಾಗಿಸ್ತೇನೆ.”

ಅಮೃನ ಈ ಪ್ರಕಟ ಪ್ರದರ್ಶನ ನಡೆಯುತ್ತಿದ್ದಾಗ ಏನೂ ಆಗದವರ ಹಾಗೆ ಉದಾಸೀನ ಭಾವ ಹೊದ್ದು ಕುಂತಿ ಮಾಂಸಿ ಮಗ್ಗಲು ಬದಲಿಸಿ ಮುಖ ತಿರುವಿದಳು. ಧ್ವನಿಗೂ ಮಲಿಗಿದ್ದ ಬಿಕ್ಕಿಸುತ್ತಿದ್ದ ಮುನಿಯಾ ಅಮೃನನ್ನು ಹಿಡಿನಿಂದ ಹಿಡಿದುಕೊಂಡಳು. ಶರೀರದ ಮೇಲೆ ಹರಿದಾಡುವ ಹುಳುವನ್ನು ಒದರುವಂತೆ ಅಮೃ ಮುನಿಯಾಳನ್ನು ದೂರಕ್ಕೆ ತೆಳ್ಳಿದಳು.

ಮೋಕ್ಕೆ ಮೇಲೆ ಕಣ್ಣು ಉಂಟಿ, ತುಟಿಯನ್ನು ಮುಂದೆಮಾಡಿ ಬಿಕ್ಕಳಿಸುತ್ತೆ, ಒಳಗಿಂದೊಳಗೇ ಸೋಲನ್ನು ಅನುಭವಿಸುತ್ತಿದ್ದಳು. ಅಪ್ಪಾಜಿ ಬದುಕಿರದಿದ್ದರೆ ಅವರು ಅನಾಥೆಯಾಗುತ್ತಾಳೆ. ಚೆಕ್ಕಂದಿನಿಂದಲೇ ಅವಳಿಗೆ ಮಮತೆಯ ವನವಾಸ ಪ್ರಾಪ್ತವಾಗಿತ್ತು. ಮನೆಯಿಂದ ಹೊರತಳ್ಳುವ ಸಂಕೋಚವೂ ಮುರಿದುಬೀಳುವುದು ಇನ್ನು ಬಹುದೂರ ಇರಲಿಕ್ಕಿಲ್ಲ.

ಕಣ್ಣು ತುಂಬಿ ಬಂದವು. ಅಂಗೈಯ ಹಿಂಬದಿಯಿಂದ ಕಣ್ಣಗಳನ್ನು ಒರೆಸಿದಳು. ಜನರ ಬರಹೋಗುವಿಕೆ ನಡೆದಿತ್ತು. ಅವಳ ಕಣ್ಣು ಒರೆಸುವುದನ್ನು ತಪ್ಪಾಗಿ ಭಾವಿಸಬಾರದಲ್ಲ.

ಅಶ್ವಿಕ್ಕಿತ ಕಿಶೋರಿ ಭಾಯಿಯ ಮೇಲೆ ಅಪ್ಪ ಯಾಕೆ ಮನಸೋತೀರಬಹುದು... ಗುಂಗಿನ ಮುಸುಕಿನಲ್ಲಿ ಸಿಲುಕಿದಳು.

ಅಕ್ಕಾತ್ಮಾಗಿ ವಿಚಾರದ ತರಂಗಗಳೆಂದವು. ಸ್ವಲ್ಪ ದುಃಖಿವೂ ಆಯಿತು.

ಬಾಬೂಜಿ ವುರಣಿದ ಹಾದಿಯಲ್ಲಿದ್ದಾರೆ, ಕಿಶೋರಿಬಾಯಿಗೆ ಸುದ್ದಿ ತಲುಪಿರಬಹುದೇ?

ಪ್ರತಾಪನಗರದ ಯಾದವಜೀ ಅವರ ಮನೆಗೆ ಅವಳು ಹೋಗಿ ಬಂದು ಮಾಡುತ್ತಿದ್ದಳು. ಸುದ್ದಿ ನಿತ್ಯಯವಾಗಿಯೂ ತಲುಪಿರಬಹುದು. ಬರುವ ಕಷ್ಟ ಕಡಿಮೆಯದೇನಲ್ಲ. ಎರಡೆರಡು ಲೋಕೆ ಬದಲಿಸಿಕೊಂಡು ವಿಲೇಪಾರ್ದೆ ತಲುಪಬೇಕು. ವಿಲೇಪಾರ್ದೆ ಸ್ವೇಶನ್ನಿಂದ ಬಸ್ತು ಹಿಡಿದು ಆಸ್ತುತ್ತೇಗೆ ಬರಬೇಕು. ಮೇಲಾಗಿ ಹಸುಗೂಸು ಮೋಮ್ಮೆಗುವನ್ನು ಮಡಿಲಲ್ಲಿ ಎತ್ತಿಕೊಂಡು ಜನರ ಗದ್ದಲದಲ್ಲಿ ಪ್ರವಾಸ ಮಾಡುವುದು ಸುಲಭವಲ್ಲ. ಹಾಗೆಂದು ವಿಷಯ ತಿಳಿದೂ ಅವಳು ಬಾಬೂಜಿಯನ್ನು ನೋಡಲು ಬರಲು ಅಸಮರ್ಥಿಗಿದ್ದಾಳೆ ಎಂದು ಭರವಸೆ ಪಡುವುದೂ ಕಷ್ಟ ಕಷ್ಟದ ಅಡ್ಡಿಯನ್ನು

ಅವಿಗೆ / ೩೮೯

ಎದುರಿಸಲಾರದ ದುರ್ಬಲ ಹೆಂಗಸಲ್ಲ ಅವಳು. ಅವಳಿಗೆ ಸುದ್ದಿ ತಲುಪಿಸುವುದು ಅವಶ್ಯವೆಂದು ನಮಿತಾಗೆ ಯಾಕೋ ಏನೋ ಅನಿಸತ್ತೊಡಗಿತು.

ಪರಾರನಿಗೆ ಒತ್ತಾಯಪೂರ್ವಕ ಹೇಳಬೇಕು. ಯೂನಿಯನ್‌ನ ಮಕರಂದ ಅಥವಾ ಶೈವಾದೆ, ಯಾದವ ಅಥವಾ ಆಕರವ್‌ ಜವಾಬ್ದಾರಿಯುತ ಜನರ ಬಳಿ ಕಿಶೋರಿಬಾಯಿಗೆ ಬೇಗನೇ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಬಂದು ಭಾರಿ ಭಾಬೂಜಿಯನ್ನು ನೋಡಲಿ.

ಸೂಚನೆ ಕೆಳಿಸಿದರೆ ತಲುಪಿಯೇ ತಲುಪುತ್ತದೆ. ಆದರೆ ತಿರುಗಿ ಪರಾರ ಪ್ರಶ್ನೆ ಕೇಳಿದರೆ? ಪಾಂಡೇಯರ ಅಸ್ವಸ್ಥತೆಯ ಬಗ್ಗೆ ಕಿಶೋರಿಬಾಯಿಗೇ ವಿಶೇಷವಾಗಿ ಯಾಕೆಸುದ್ದಿ ಕೆಳಿಸಬೇಕು, ಆಗ ಕಾರಣವನ್ನು ಸ್ವಷ್ಟಪಡಿಸುವ ಮನಸ್ಸಿತಿಯಲ್ಲಿ ಇರುತ್ತಾಳೆಯೇ ಅವಳು?

ನಿಜವನ್ನು ಹೇಳಬೇಕಾದ ಅವಶ್ಯಕತೆಯಿಲ್ಲ. ಮಾತನ್ನು ತಿರುಗಾ-ಮುರುಗಾ ಮಾಡಿ ಹೇಳಬಹುದು. ಯಾಕೆಂದರೆ ಅವಳು ಕಿಶೋರಿ ಭಾಯಿಯ ಮನೆಗೆ ಹೋಗಿ ಬಂದಿದ್ದಾಳೆ. ಅವಳು ಇವಳನ್ನು ಮಗಳಂತೆ ಶ್ರೀತಿಯಿಂದ ಕಂಡಿದ್ದಾಳೆ. ಆ ಸ್ನೇಹಕ್ಕೆ ವಶೀಭೂತಳಾಗಿ, ತನ್ನ ಮೇಲೆ ಕವಿದಿರುವ ಈ ಕರಿಣ ಪರಿಸ್ಥಿತಿಯನ್ನು ಅವಳಿಗೆ ತಿಳಿಸಬೇಕು ಅನಿಸಿದೆ. ಇಲ್ಲವಾದರೆ ಮುಂದೆಂದಾದರೂ ಬಂದು ದಿನ ಸಿಕ್ಕಾಗ ಅವಳು ದೂರಿದರೆ ಏನೆಂದು ಉತ್ತರ ಕೊಡಲಾದೀತು?

“ತಗೋ, ಇಟ್ಟುಕೋ ನಿನ್ನ ಫೇಸೋವಾಶ್” ಪರಾರ ಅವಳ ಫೇಸ್ ವಾಶ ಟ್ರೌಬ್ ಅವಳ ಕಡೆ ಹಿಡಿದ. “ಮನಸ್ಸಿನಲ್ಲಿ ಏನೋ ವಿಚಾರ ಬಂದಂತಿದೆ?”

“ಭಾಬೂಜಿಯವರ ಮುಖಿದ ಮೇಲೆ ಬಿಳಿಯ ಚುಕ್ಕೆಗಳನ್ನು ಕಂಡುಬಂದಿವೆ.... ಡಾ॥ ಬ್ರಹ್ಮ ಅವರನ್ನು ಮುಡುಕಿದೆ ಕಾಣಲಿಲ್ಲ.”

“ಸಿಕ್ಕರೆ ಏನು ಮಾಡುತ್ತಿದ್ದೆ?” ಅವನು ಶಾಸ್ವತ ಎಳೆದುಕೊಂಡ.

“ಏನು ಮಾಡಬಲ್ಲೆ, ಸಂಶಯ ನಿವಾರಣೆಯ ಹೋರತು...!”

“ನಾನು ಹೇಳಿದೆನಲ್ಲ, ನಮಿತಾ, ಅವರಲ್ಲಿ ರಕ್ತವಾಗುವ ಪ್ರಕ್ರಿಯೆ ದುರ್ಬಲ ಆಗ್ನ್ಯ ಇದೆ. ನಿನ್ನ ಬೆಳಗೆ ಎರಡನೆಯಬಾರಿಗೆ ಮಾಡಿದ ಎಂ.ಆರ್.ಎ. (ಮ್ಯಾಗ್ನೆಟಿಕ್ ರಿಜೋನೆನ್ಸ್ ಇಮೇಜ್) ರಿಪೋರ್ಟ್ ಬಂದಿದೆ. ನಾನು ಅದನ್ನು ನೋಡಿದ್ದೇನೆ. ವಾಸ್ತವವಾಗಿ, ಮಿದುಳಿನ ರಕ್ತ ಪ್ರವಾಹದಲ್ಲಿ ಹೊಂದರೆಯನ್ನುಂಟು ಮಾಡುವ ರಕ್ತ ಕಣಗಳು ಇನ್ನೂ ಹಾಗೆಯೇ ಇವೆ. ಅದಕ್ಕಾಗಿ ‘ಹೃಡರಿನ್’ ಒಂದೇ ಸವನೆ ಹೊಡಲಾಗುತ್ತಿದೆ. ಆದರೆ ಪರಿಸ್ಥಿತಿಯಲ್ಲಿ ಯಾವ ಅಂತರವೂ ಆಗಿಲ್ಲ. ಹೃದಯದ ಮೇಲೂ ಒತ್ತೆಡ ಹೆಚ್ಚಾಗ್ನ್ಯ ಇದೆ. ರಾತ್ರಿ ನಸ್ರ್ ನಿಪ್ಪೊಲೆಕ್ಸ್ ತರಿಸಿದ್ದಳಲ್ಲ ಡಾ. ಮೇಹರಾ ಅವರಿಂದ ಪರಾಮರ್ಶ ಮಾಡಿದ ಅನಂತರವೇ ಡಾ. ಬ್ರಹ್ಮ ಜೀವಧಿಯನ್ನು ಬದಲಾಯಿಸಿದ್ದರು. ಆದರೆ ನೀನು ಹೋದೂಡನೇ ಸಿಂಕ್ ಮಾಡಲು ಪ್ರಾರಂಭಿಸಿದ್ದರು. ನಾನು ನಿನ್ನೊಡನೆ

ಇಲ್ಲ / ಆವಿಗೆ

ಚಚೆ ಮಾಡಬಯಸಲಿಲ್ಲ.

ಉದ್ದಿಗ್ನತೆಯಿಂದ ಅವಳ ನರಗಳು ಬಿಗಿಯತೋಡಗಿದವು.

“ಅಂದರೆ ಮತ್ತಿನರಿ ಹೇಲ್ ಆಗಿದೆ ಅಥವಾ ಹೇಲ್ ಆಗುತ್ತಿದೆ ಅಂತ ತಿಳಿದುಕೋ. ಪರಿಣಾಮ ಸೊನ್ನ. ಶೂನ್ಯ + ಶೂನ್ಯ = ಶೂನ್ಯ - ಅದೇ ಈ ಕ್ಷಣಾದ ಕುರೂಪಸತ್ಯ, ನಮಿತಾ! ಮತ್ತೊಂದುಬಾರಿ ಹೇಳಿದೇನೆ- ನಿಷ್ಣೀಯವಾಗುತ್ತಿರುವ ಮತ್ತಿನರಿ ಮುಂಬರುವ ಯಾವುದೇ ಕ್ಷಣಾದಲ್ಲಿ, ನಡೆಸುತ್ತಿರುವ ಪ್ರಯತ್ನಗಳನ್ನು ಸ್ವೀಕರಿಸುವುದನ್ನು ಬಂದ್ರ ಮಾಡಬಹುದು.”

ಅವಳು ಸ್ತುಭ್ರಾದಶು.

“ಉಫ್, ನಾನು ಹಲ್ಲು ಹೇಗೆ ಉಜ್ಜಿದೆ ಎನ್ನುವುದನ್ನು ಕೇಳು” ಅವಳ ಹಣೆಯ ಮೇಲೆ ನೆಲೆಯೂರುತ್ತಿರುವ ಹೊಗಿಯನ್ನು ಉಜ್ಜುವ ಪ್ರಯತ್ನ ಮಾಡುತ್ತ ಪವಾರ ಹೇಳಿದ.

ಚಂಚಲವಾದ ದೃಷ್ಟಿಯನ್ನು ಪ್ರತ್ಯೇ ಸಹಿತವಾಗಿ, ಬಯಸದಿದ್ದರೂ ಅವಳ ಕೆಳ್ಳಾಗಳಲ್ಲಿ ಉಂಟಿದ ಅವನು.

“ಯಾವುದಾದರೂ ಸುಂದರ ನರ್ಸರ್ ಬಳಿ ಹೋಗಿ ಪೇಸ್ಟ್ ಕೇಳೋಣವೇ ಎಂದು ಯೋಚಿಸಿದೆ. ಅವಳ ಪರಿಸರಲ್ಲಿ ಇರಬಹುದು ಅಂತ. ಆದರೆ ಯಾಕೋ ಸರಿಯೆನಿಸಲಿಲ್ಲ. ಹೂಡಿದಗಳ ಮಡಿಗಳತ್ತ ಹೊರಳಿದೆ. ಬೆರಳಿನಿಂದ ಒಣಿಗಿದ ಮಣಿನ್ನು ಹಿಡಿದು ವಿಕೋ ವಜ್ರದಂತಿಯ ಹಾಗೆ ಅಂಗ್ರೇ ಮೇಲೆ ಇಟ್ಟಿಕೊಂಡೆ. ಹಲ್ಲು ತಿಕ್ಕಿಕೊಂಡುಬಿಟ್ಟೇ”

“ಭೀ, ಕೊಳ್ಳತ ಗೊಬ್ಬರವನ್ನು ಮಡಿಗಳಿಗೆ ಹಾಕಿರ್ತಾರೆ. ನೀವು ಅದೇ ಮಣಿನಿಂದ ಹಲ್ಲು ತಿಕ್ಕಿದಿರಾ?” ಪವಾರ ಸಮಾಧಾನದಿಂದ ತನ್ನ ದಪ್ಪ ಕನ್ನಡಕದ ಅಡಿಯಲ್ಲಿ ಕಣಿಣಿ ಹೊರಳಿಸಿದ.

“ಅರೆ..ಅರೆ... ನಾನೇನಂಥ ವಿಚಿತ್ರ ಮಾಡಿದ್ದು, ನೀನು ಅಷ್ಟೊಂದು ಅಸಹ್ಯ ಅನಿಸೋ ಹಾಗೆ ಮುಖಿ ಮಾಡುದ್ದಿರುತ್ತಾನೆಯಲ್ಲ! ನೀನು ಯಾವತ್ತೂ ಹಳ್ಳಿಯಲ್ಲಿ ಇರಲಿಲ್ಲವಾ?”

“ಇದ್ದೆನಲ್ಲ, ಯಾಕಿಲ್ಲ?”

“ಸರಿಬಿಡು, ನೀವು ವೇದಪಾಠಿ ಬ್ರಾಹ್ಮಣರು! ಉಚ್ಚವರ್ಣದ ಬೇವಿನ ಎಲೆಯಿಂದ ಹಲ್ಲು ಉಚ್ಚೊರು. ನನ್ನ ಅಪ್ಪ ಹೇಳಿದ್ದರು, ಹಳ್ಳಿಯ ಕಸ ಹೊಳೆ ಎಲ್ಲ ಸವರ್ಚಿಯರ ಆಸ್ತಿ. ನಾವು ಹೊಲಸು ಹೊರೋವರು ಇದೇವಲ್ಲ, ನಮ್ಮ ಪಾಲಿಗೆ ಸಾನ ಮಾಡಲಿಕ್ಕೆ ಹೊಲದ ಮಣಿ! ಹಲ್ಲು ತಿಕ್ಕಲಿಕ್ಕೆ ಒಲೆಯ ಬೂದಿ!”

ಕೇಳಿ ಮನಸ್ಸು ಕಸಿವಿಸಿಯಾಯಿತು.

ಗಾಯದ ಮೇಲೆ ಮುಲಾಮು ಪಟ್ಟಿ ಹಜ್ಜಿದಂತೆ ಆಕ ಮಾತನಾಡಿದಳು.

“ಉಪ್ಪು ಮತ್ತು ಕಹಿ ಎಣ್ಣೆಯಿಂದ ನಾವೂ ಹಲ್ಲು ಉಜ್ಜಿದ್ದೇವೆ.”

ಪವಾರನಿಗೆ ಸಿಟ್ಟು ಬಂದಿತ್ತು.

“ತಿಕ್ಕಿರಬಹುದು! ಅರಿಶಿನ-ಉಪ್ಪ ಏನೂ ಇಲ್ಲದೆ ಒಲೆಯ ಮೇಲೆ ಪಾತ್ರ ಏರಿಸುವವರ ಗುಡಿಸಲಿನ ಮಕ್ಕಳ ನಸೀಬದಲ್ಲಿ ಹಲ್ಲು ತಿಕ್ಕಲೆಕ್ಕೆ ಉಪ್ಪಾದರೂ ಎಲ್ಲಿಂದ ಬರಬೇಕು?”

ಪವಾರನ ಪಾಲಿಗೆ ಅತೀತವೆನ್ನುವುದು ದಾರದಲ್ಲಿ ಕಟ್ಟಿದ ಜೋಳ ಇದ್ದ ಹಾಗೆ. ಅದನ್ನು ಅವನು ಎಂದೂ ದಾರದಿಂದ ಮುಕ್ತಗೊಳಿಸುತ್ತಿರಲಿಲ್ಲ. ಬಹುಶಃ ಅವನು ಸ್ವಯಂ ಅದರಿಂದ ಮುಕ್ತನಾಗಲೂ ಬಯಸುತ್ತಿರಲಿಲ್ಲ.

“ಏಳು ನಡೆ, ಕ್ಯಾಂಟಿನಕಡೆ ಮಾರ್ಚ್ ಮಾಡೋಣ. ಚಹಾದ ತಲಬು ಮಹಮೂದ ಗಜನಿ ಹಾಗೆ ಆತ್ಮಮಂಜ ಮಾಡುತ್ತಿದೆ. ಹಸಿವೆಯಂತೂ ತಡೆಯದಾಗಿದೆ.” ಬೆಂಬಿನಿಂದ ಏಕುವಾಗ ಪವಾರ ಜುಬ್ಬಾದ ಹಿಂಬದಿಯನ್ನು ರುಷಾಡಿಸಿ, ಅವಳ ಮಡಿಲಲ್ಲಿದ್ದ ತನ್ನ ಜೋಳಗೆಯನ್ನು ಕೈಗೆತ್ತಿಕೊಂಡ.

ಅವನೊಂದಿಗೆ ಅವಳೂ ಎದ್ದು ಹೊರಟಳು. ಮನಸ್ಸಿನ ನೋವಿನಿಂದ ಬಿಡುಗಡೆ ಪಡೆಯಲು ಅವಳಿಗೂ ಚಹಾದ ತೀವ್ರ ಅವಶ್ಯಕತೆಯಿತ್ತು.

ರಾತ್ರಿ ಒಂಬತ್ತೂವರೆ ಸುಮಾರಿಗೆ ಅಣ್ಣಾ ಸಾಹೇಬರು ಹಾಗೂ ವಿಮಲಾಬೀನ್ ಪಾಂಡೇಯಜೀ ಅವರನ್ನು ನೋಡಲು ಬಂದಿದ್ದರು ಎಂದು ಪವಾರ ಹೇಳಿದ.

ಬಂದ ತಕ್ಕಣ ಯಾಕೆ ಹೇಳಲಿಲ್ಲ ಎಂದು ಅವಳು ಸಿಟ್ಟು ಮಾಡಿದಳು. ಪವಾರ ಸಮಜಾಯಿಸಿ ಹೇಳಿದ. ಬಂದ ಕೂಡಲೇ ಅವರ ವಿಷಯವನ್ನು ಹೇಳಬೇಕಾದ ಅವಶ್ಯಕತೆಯಿಲ್ಲ, ಅವಳಿಗೆ ತನ್ನ ತಂದೆಯ ದೇಹಸ್ಥಿಯ ಬಗೆಗೆ ತಿಳಿಯಬೇಕಾಗಿದೆ ಎಂದು ಅದನ್ನು ಮೊದಲು ಹೇಳಿದೆ, ಅಲ್ಲವೇ?—ಎಂದ.

“ಏನಾದರೂ ಹೇಳಿದರಾ ಅಣ್ಣಾ ಸಾಹೇಬರು?”

“ಬಹಳ ದುಃಖಿಪಟ್ಟರು.”

“ಏನು?”

“ದೇವೀಶಂಕರ ಮರಣ ಹೊಂದುತ್ತಿದ್ದಾನೆ. ಅವನು ಭಾಗ್ಯಶಾಲಿ. ದುರದೃಷ್ಟಾಗಂದರೆ, ನನಗೆ ಸಾಯಂಚೇಕಂದರೂ ಸಾಯೋದಕ್ಕಾಗೋದಿಲ್ಲ.”

ಅದನ್ನು ಕೇಳಿ ಅವಳಿಗೆ ವಿಸ್ತೃಯವಾಯಿತು.

“ಸುರಕ್ಷಾ ಗಾಡೋಗಳು ಅವರ ನೆರಳಿನ ಹಾಗೆ ಅವರನ್ನು ಹಿಂಬಾಲಿಸುತ್ತಿರುತ್ತಾರೆ. ಅಂದ ಮೇಲೆ ಅವರಿಗೆ ಹೆದರಿಕೆ ಏನು?”

ಪವಾರ ಅವಳ ಮಾತನ್ನು ಒಪ್ಪಲಿಲ್ಲ.

“ಹೆದರಿಕೆ? ಅವರ ಜೀವನದಲ್ಲಿ ಹೆದರಿಕೆಗೆ ಸ್ಥಾನವೇ ಇಲ್ಲ. ಅವರ ಈ ಏಕಮಾತ್ರ ಗುಣವೇ ನನ್ನನ್ನು ಅವರತ್ತ ಸೆಳೆದಿದೆ. ಏನೋ ಅವರ ಬಗ್ಗೆ ಗಮನ ಕೊಡಬೇಕಾದ ವಿಲಕ್ಷಣತೆ ಅವರಲ್ಲಿದೆ. ವ್ಯಕ್ತಿಯು ಮೃತ್ಯುವನ್ನು ಜೀವನದ ಪರ್ಯಾಯವಾಗಿ

ಶಿಲ್ಜ / ಆವಿಗೆ

ತೆಗೆದುಕೊಂಡಾಗಲೇ ಅವನು ನಿರ್ದ್ವಂದ್ಧವಾಗಿ ತನ್ನ ಗುರಿಯನ್ನು ಬದುಕತೊಡಗುತ್ತಾನೆ! ನಿಶ್ಚಯವಾಗಿಯೂ ಈ ತನ್ನ ಪದ್ಧತೆ ಅವರಿಗೆ ಗೊತ್ತಿದೆ. ಅದರಿಂದಲೇ ಅವರು ನಿಭರಯರಾಗಿದಾರೆ. ಅವರು ಅತ್ಯಂತ ಉನ್ನತ ದರ್ಜೆಯ ಆಟಗಾರರು. ಅವರು ಆದುವುದಕ್ಕಿಂತ ಆಡಿಸುವುದರಲ್ಲೇ ಚಾಣಾಕ್ಷರು ಎಂಬ ಮಾತು ಬೇರೆಯೇ ಹೇಳಿದೆ.

ಅಣ್ಣಾ ಸಾಹೇಬರು ಪೋಲೀಸ್ ವಿಭಾಗಕ್ಕೆ ಒಂದು ನಿಪುರುವಾದ ಪತ್ರ ಬರೆಸಿದರು. ಅವರ ಮೇಲೆ ಬಲವಂತವಾಗಿ ಹೇರಿದ ಸುರಕ್ಷಾ ವ್ಯವಸ್ಥೆಯಿಂದ ತಕ್ಷಣ ಅವರನ್ನು ಮುಕ್ತಗೊಳಿಸಬೇಕು. ತನ್ನ ಜೀವನವನ್ನು ಅರ್ಥಸುವ ಹಕ್ಕು ತನಗಿದೆ, ಆದರೆ ಸುರಕ್ಷಾ ಗಾಡ್‌ಗಳ ಜೀವ ತೆಗೆದುಕೊಳ್ಳುವ ಹಕ್ಕು ತನಗಿಲ್ಲ! ಅದೇ ಸಂಜ್ಞೆ ಆ ಪತ್ರದ ನಕಲನ್ನು ತನ್ನ ಒಬ್ಬ ವಿಶ್ವಾಸಾರ್ಥ ಪತ್ರವಾಹಕನ ಮೂಲಕ ಒಂಟಿ ನಲ್ಲಿರುವ ಅವರ ಪ್ರಶಂಸಕ ಪತ್ರಕಾರನಿಗೆ ಕಳಿಸಿಕೊಟ್ಟಿರು. ಆ ಪತ್ರವಾಹಕನು ತನಗೆ ಈ ಮಹತ್ವಪೂರ್ಣ ಪತ್ರದ ನಕಲು ಯಾವುದೋ ಗುಪ್ತ ಮೂಲದಿಂದ ದೊರಕಿದೆ ಎಂದು ಕರೆ ಕಟ್ಟಿ ಹೇಳುವಂತೆ ಹೇಳಿಕೊಳ್ಳಲಾಗಿತ್ತು. ಮರುದಿನ ಬೇಳೆಗೆ ದೇಶದ ಪ್ರಮುಖ ವ್ಯತ್ಪತ್ತಿಕೆಗಳಲ್ಲಿ ಅವರ ಆ ಪತ್ರ ಮುಖಪುಟದ ಬಾಕ್ಸೆ ಬಟಂ ಆಗಿ ಪ್ರಕಾಶಿತವಾಯಿತು. ತನ್ನನ್ನು ಯಾವಾಗಲೂ ಸುದ್ದಿಯಲ್ಲಿದುವ ಕಲೆಯನ್ನು ಅಣ್ಣಾ ಸಾಹೇಬರಿಂದ ಕಲಿಯಬೇಕು. ಮಾನಿನಹಣ್ಣಿಗೆ ಮಾವಿನ ಹಣ್ಣಿ ಸಿಕ್ಕಂತಾಯಿತು. ಅದೂ ಗೊರಟಿಯ ಬೇಲೆಗೆ!

ಪತ್ರ ಓದುತ್ತಲೇ ನನಗೊಂದು ಹುಡುಗಾಟಿಕೆ ಹೊಳೆಯಿತು. ‘ಟೈಮ್ಸ್ ಆಫ್ ಇಂಡಿಯಾ’ದ ಸಂಪಾದಕರ ಹೆಸರಿಗೆ ವಾಚಕವಾಣಿ ವಿಭಾಗಕ್ಕೆ ಬೇರೆ ಹೆಸರಿನಲ್ಲಿ ಅಣ್ಣಾ ಸಾಹೇಬರ ವಿರುದ್ಧ ಒಂದು ಪತ್ರ ಪ್ರತಿಕ್ರಿಯೆಯನ್ನು ಬರೆದು ಕಳಿಸಿದೆ—“ಅಣ್ಣಾ ಸಾಹೇಬರೇ, ನಿಮಗೂ ನಿಮ್ಮ ಜೀವಕೊಡುವ ಹಕ್ಕು ಇಲ್ಲ. ಹಾಗೆ ಮಾಡಿದರೆ ಕಾನೂನು ರೀತ್ಯಾ ಆತ್ಮಹತ್ಯೆಯ ದೋಷಿಯಾಗುತ್ತಿರೆ. ಈ ಬಗೆಯ ಸುದ್ದಿ ನಿಮ್ಮನ್ನು ಪ್ರಚಾರದಲ್ಲಿಡಲು ಮಾತ್ರ ಮಾಡಿದ್ದು. ಇಂಥ ಮೋಸದಿಂದ ನೀವು ದೂರ ಉಳಿಯಿರಿ. ನಿಮ್ಮಂತಹ ಪ್ರವಿರ ಸಮಾಜ ಸೇವಕರಿಗೆ ಇಂಥ ಕೈಕೋಳಗಳು ಶೋಭಿಸುವುದಿಲ್ಲ” ಎಂದು. ಪವಾರ ಒಳ್ಳಿಯ ರಸ ಚಪ್ಪರಿಸುತ್ತ ಹೇಳುತ್ತಲಿದ್ದು.

“ಪತ್ರ ಬರೆದು ಕಳಿಸಿದ ನಾನು ಇದು ಪ್ರಕಟವಾಗಬಹುದಾದ ಮಹತ್ವದ ಪತ್ರವಲ್ಲ ಎಂದು ಮರೆತುಬಿಟ್ಟೇ ನಾಲ್ಕನೆಯ ದಿನ ಆ ಪತ್ರ ಪ್ರಕಟವಾದಾಗ ನಾನು ಹೌಹಾರಿದೆ. ಕಾರ್ಮಿಕರ ಯೂನಿಯನ್ ಆಫ್‌ಸಿನಲ್ಲಿ ಕುಳಿತ ನಾನು ಆ ದಿನದ ‘ಟೈಮ್ಸ್ ಆಫ್ ಇಂಡಿಯಾ’ ನೋಡಿಯೇ ಇಲ್ಲವೇನೋ ಎನ್ನುವಂತೆ ಇದೆ. ಏರಡೂವರೆ ಗಂಟೆಯ ವೇಳೆಗೆ ಅಣ್ಣಾ ಸಾಹೇಬರ ಯಾವುದೋ ಸರಕಾರಿ ಮೀಟಿಂಗಿಗೆ ಹೋಗಬೇಕಾಗಿತ್ತು. ನನ್ನ ಮೇಜಿನ ಮುಂದೆ ಹಾಯ್ದುಹೋಗುವಾಗ ಒಂದು ಕ್ಷಣಾ ಅವರು ನಿಂತರು. ಒಂದು ಚೀಟಿಯನ್ನು ನನ್ನೆದುರು ಸರಿಸಿದರು. ಮತ್ತು ಮಾತನಾಡದೆ ಶೋಭನಾಡ

ಶ್ರೀಪಾಠಿ ಅವರೊಂದಿಗೆ ಹೊರಟುಹೋದರು. ಅವರು ಹೋಗುತ್ತಲೇ ನಾನು ಸಹಜ ಭಾವದಿಂದ ಆ ಜೀಂಟಿಯನ್ನು ತೆಗೆದುಕೊಂಡು ನೋಡಿದೆ. ಓದುತ್ತಲೇ ಜೀವ ಮೇಲೆ-ಕೆಳಗೆ ಆದಂತಾಯಿತು. ಬರೆದಿದ್ದು- ಯಾವಾಗಲಾದರೂ ಸುಖ್ಯ ಹೆಸರಿನಿಂದ ಪತ್ತ ಬರೆಯುವುದಿದ್ದರೆ, ಬೇರೆಯವರ ಕೈಯಿಂದ ಬರೆಸಿ ಕಳಿಸು-ನಿನ್ನ ಅಣ್ಣಾ ಸಾಹೇಬು.”

“ಆಗ ಅರಿವಾಯಿತು, ಅಣ್ಣಾ ಸಾಹೇಬರ ದಾಡಿ ಅವರ ಗಡ್ಡದಲ್ಲಿ ಇಲ್ಲ, ಹೊಟ್ಟೆಯಲ್ಲಿದೆ ಎಂದು” ಪವಾರ ದಪ್ಪ ಚಾಳಿಸಿನ ಭಾರದ ಹೊರತಾಗಿಯೂ ಹುಬ್ಬಿ ಹಾರಿಸಿದ.

“ಕಳೆದ ವಾರ ‘ಇಂಡಿಯನ್ ಎಕ್ಸ್‌ಪ್ರೈಸ್’ನಲ್ಲಿ ಪ್ರಕಟವಾದ ಅವರ ಸಂದರ್ಭನವನ್ನು ಓದಿದೆಯೂ?”

“ಇಲ್ಲ” ಅವಳು ಗೊತ್ತಿಲ್ಲದಿರುವುದನ್ನು ಹೇಳಿದಳು.

“ಆ ಇಂಟರ್‌ವ್ಯೂನಲ್ಲಿ ಅವರು ಹೇಳಿದ್ದಾರೆ-‘ಕಾರ್ಮಿಕರ ಯೂನಿಯನ್’ನ ಅವರ ಸಮೀಪದ ಸಹಕಾರಿ ದೇವಿಶಂಕರ ಪಾಂಡೇಯರು ಲಕ್ವಾ ಗ್ರಂಥಾಗಿರುವುದರಿಂದ ಅವರ ಕುಟುಂಬದ ಮೇಲೆ ಬಿದ್ದ ಆರ್ಥಿಕ ಸಂಕಟದಲ್ಲಿ ಸಹಾಯಕ್ಕಾಗಿ ಅವರು ಕನ್ನಮುವಾರ ನಗರದ ತಮ್ಮ ಒಂದೇ ಒಂದು ಘಾಯ್ಯಾಟನ್ನು ಅನುದಾನದ ರೂಪದಲ್ಲಿ ಹೊಟ್ಟಬಿಟ್ಟಿದ್ದಾರೆ. ಅವರ ಬಳಿ ಸಂಪತ್ತಿನ ಹೆಸರಿನಲ್ಲಿ ಅವರ ಸ್ವಂತದ್ದೇನ್ನುವ ಯಾವುದೇ ಮನೆಯಿಲ್ಲ. ‘ಸತ್ಯಾನಂದಾನಿ ಸೋಸೈಟಿ’ಯ ಘಾಯ್ಯಾಟನಲ್ಲಿ ಅವರು ಈಗ ಇದ್ದರೂ ಅದು ಅವರ ಪುತ್ರಿ ಅವಂತಿಕಾಳದಾಗಿದೆ!.

“ಒಂದು ಬಾಣ-ಮೂರು ಗುರಿ.”

“ಮಿತ್ರನ ಸಹಾಯಕ್ಕಾಗಿ ತನ್ನ ಸರ್ವಸ್ವವನ್ನು ಅರ್ಪಿಸಬಲ್ಲರು! ಕಾರ್ಮಿಕರ ಎದುರು ಅವರ ಉದಾರತೆ ಹಾಗೂ ಅನಾಸಕ್ತಿಯ ಅಪ್ರತಿಮ ಮಾದರಿ! ಕಾರ್ಮಿಕರ ಶ್ರದ್ಧೆಗೆ ಬಾಗಿದವನು!”

“ಪ್ರಶ್ನೆಯೇನು ಅಂದರೆ, ಯಾರಿಗಾದರೂ ಆರ್ಥಿಕ ಸಹಾಯ ಮಾಡಬೇಕು ಅಂದರೆ ಸುಮ್ಮನೆ ಮಾಡಬೇಕು. ಅದನ್ನು ಪ್ರೇಸ್ ಕಾನ್‌ಫರೆನ್ಸ್‌ನ ವಿಷಯ ಮಾಡುವುದರ ಅವಶ್ಯಕತೆ?”

ಮುಖಿದ ಮೇಲೆ ಉಗುಳಿದವರ ಹಾಗೆ ಅವಳು ಅವಮಾನಿತಳಾದಳು.

“ಅದೇ ಮನೆಯಲ್ಲಿ ನಿನ್ನ ಅಮೃತಪ್ರವೇಶವನ್ನು ಮಾಡಬಿಟ್ಟಳು.”

ಆವೇಶ ತುಂಬಿದ್ದ ಪವಾರ್ ಅವಳ ಮಾತಿನ ಬಗೆಗೆ ಗಮನ ಕೊಡಲಿಲ್ಲ.

“ಸತ್ಯ ಏನೂಂದರೆ, ಟೇಡ್ ಯೂನಿಯನ್ನಿನ ಇತಿಹಾಸದಲ್ಲಿ ಇತಿಹಾಸ ಪುರುಷರಾಗುವ ಕೆಲವು ಉಪಾಯಗಳಿಗೆ, ಕೌಶಲಗಳಿವೆ. ಅವುಗಳು ನಿಷ್ಠ ಕಾರ್ಮಿಕ ಮುಖಿಂಡರಿಗೆ ತಿಳಿಯದು... ತಮ್ಮ ಸಾಮಾಜಿಕ ಪ್ರಭೇದಗಳನ್ನು ಬೆಳಗಿಸಲು, ಕೆತ್ತಲು ಪ್ರತಿಷ್ಠಿತಗೊಳಿಸಲು ತಮ್ಮ ಜಾದೂವನ್ನು ಬಳಸಿಕೊಳ್ಳಬಲ್ಲರು.”

ಇಲ್ಲ / ಆವಿಗೆ

ಸ್ವಲ್ಪ ತಡೆದು ಪವಾರ ಹೇಳಿದ—“ಯೋಚನೆ ಮಾಡು ನಮಿತಾ! ಯಾಕೆ ತಮ್ಮ ಗಂಟಿನಲ್ಲಿ ಸರ್ವವನ್ನು ಸಾಹುತ್ಯಿದ್ದಾರೆ, ಅಣ್ಣಾ ಸಾಹೇಬರು!”

ಸಂಕೇತವು ಅವಳ ತಲೆಯ ಮೇಲಿಂದ ಹಾದುಹೋಯಿತು.

“ಗೊತ್ತಾಗಲಿಲ್ಲ...?”

“ಅಂದರೆ ನನ್ನನ್ನು! ಅವರ ಬಹಳಷ್ಟು ನೀತಿಗಳು ನನಗೆ ಒಟ್ಟಿತವಾಗುವುದಿಲ್ಲವಷ್ಟೇ ಅಲ್ಲ, ನಾನು ಸಂಪೂರ್ಣವಾಗಿ ಅವರ ವಿರುದ್ಧ ಇದೇನೆ ಅನ್ನುವುದು ಜನನ್ನಾಗಿ ಗೊತ್ತಿದ್ದರೂ— ನನ್ನನ್ನು ಸಹಿಸಿಕೊಳ್ಳುತ್ತಾರೆ. ಸಹಿಸಿಕೊಳ್ಳೋದು ಯಾಕೆ ಅಂದರೆ, ನಾನು ದಲಿತ ವರ್ಗದಿಂದ ಬಂದವನು ಅಂತ. ನಾನು ದಲಿತವರ್ಗದ ಕಾರ್ಮಿಕರನ್ನು ಪ್ರತಿನಿಧಿಸುತ್ತೇನೆ. ನನ್ನನ್ನು ಮುಂದೆ ತಂದು ದಲಿತೋದಾರರದ ಕ್ಷೇತ್ರದಲ್ಲಿ ಮಾಲೆಯನ್ನು ತಮ್ಮ ಕೊರಳಿಗೆ ಧರಿಸಿಕೊಂಡು, ಡಾ. ಭೀಮರಾವ ಅಂಬೇಜರರ ನಂತರ ದಲಿತರಿಗೆ ನ್ಯಾಯ ದೊರಕಿಸಿಕೊಡುವ ಏಕಮಾತ್ರ ಪ್ರವಾದಿ ಎಂಬುದನ್ನು ಅವರಿಗೆ ಸಾಬಿತು ಪಡಿಸಬೇಕಾಗಿದೆ.

ಸ್ವಲ್ಪ ತಡೆದು ಪವಾರ ಹೇಳಿದ.

“ಟ್ರೇಡ್ ಯೂನಿಯನ್‌ನಲ್ಲಿ ನನ್ನನ್ನು ನಗದುಗೊಳಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ. ವಿಮಲಾಬೇನ್‌ಎಂಬ ವಿಧಾನಸಭೆಯಿಂದ ಲೋಕಸಭೆಯ ದಾರಿಯನ್ನು ಸುಗಮಗೊಳಿಸುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಪಾರ್ಟಿಯಿಂದ ಟಿಕೆಟ್ ಕೊಡಿಸುತ್ತಾರೆ. ನನ್ನೊಡನೆ ಸ್ವಷ್ಟ ಮಾತನ್ನಿಡಿದ್ದಾರೆ— ಯೂನಿಯನ್‌ನ ದಲಿತ ಕಾರ್ಮಿಕರ ಓಟಗಳಿಂತೂ ಸರಿಯೇ. ವಿಮಲಾ ಬೇನ್‌ಇ ಅಧಿಕಾರಕೊಳ್ಳುವುದ್ದು ಹೇಗೂ ಸಿಗುತ್ತದೆ. ಅವರ ಕುಟುಂಬದವರದ್ದು, ಸಂಬಂಧಿಗಳಿಂದ್ದು ಕೂಡ ಬೇಕಾಗಿದೆ.”

“ಕುಟುಂಬ ವರ್ಗದವರು ಕಾರ್ಮಿಕರ ಯೂನಿಯನ್ ಸದಸ್ಯರೇನು ಅಲ್ಲವಲ್ಲ?”

“ಸಮೀಕರಣ ನಿನ್ನ ಅರಿವಿಗೆ ಬಂತಾ?”

“ರಾಜನೀತಿಜ್ಞ ಅಧಿಕಾರದ ಇಕ್ಕಣಾದ ದಾರಿಯಲ್ಲಿ ಸ್ವಯಂ ಶಾಸಕನಾಗಿ ಶಾಸನ ಮಾಡಬೇಕೆಂದೇನೂ ಇಲ್ಲ. ಯಾವುದೇ ಅಶೀಕ್ಷಿತ ಮೂಲ್ಯ, ಗಮಾರ, ಗುಂಡಾನನ್ನೂ ಕೂಡ ರಾಜಕೀಯ ಅಧಿಕಾರದ ಸಿಂಹಾಸನದ ಮೇಲೆ ಕೂರಿಸಿ, ವ್ಯವಸ್ಥೆಯ ನಿಯಂತ್ರಣವನ್ನು ತನ್ನ ಕೈಯಲ್ಲಿ ಇಟ್ಟಿಕೊಂಡು, ತನ್ನ ಸಂಕೇತಕ್ಕೆ ತಕ್ಷಿಹಾಗೆ ಅವನನ್ನು ಕುಳಿಸಬಲ್ಲ. ನಿಯಂತ್ರಕನಾಗಿ ಶಾಸನ ನಡೆಸುವ ಈ ವಿಜಿತ ಸುಖ ಕಡಿಮೆ ಸಂತೋಷದಾಯಕ ವಾದದ್ದಲ್ಲ!”

ಪವಾರ ಹೇಳುತ್ತ ಹೇಳುತ್ತ ಉತ್ತೇಜಿತನಾದ.

“ದಲಿತೋದಾರದ ಸ್ವಯಂ ಕಾರಣದಿಂದ ಇಂಥಂತೆ ನಿಯಂತ್ರಕನಾಗಬಯಸುತ್ತೇನೆ ನಾನು—ಸಂಘಟನ ಪ್ರಮುಖಿ! ಗೋದಿಯೊಡನೆ ಹೊಟ್ಟು ಬೆರೆತಿರುತ್ತದ್ದು, ಹಾಗೆ ನನ್ನ ಶಕ್ತಿಯನ್ನು ಮಾಡುಗಿಸಿ, ನನ್ನ ಬುದ್ಧಿ ಜಾತುಯವನ್ನು ಮರೆದಿದ್ದೇನೆ ನಾನು. ಇದ್ದ—

బిద్ద ప్రయత్నవన్ను కృగూడిసికొళ్లు హెచ్చు సమయ హిడియోదిల్ల. ప్రతీభనేళింద నాను ఇదక్కగియే దూరపిద్దేనే. యావుదాదరూ విభాగద మంత్రిపదవన్ను స్థిరిసి, ఐదు వషణగళ నంతర హాలినల్లి బిద్ద నోణద హాగే తెగెదేయుత్తారల్ల, అదు ననగే ఇష్టవిల్ల. ఈగంతూ వషణ-ఎరదు వషణ కెళ్లియోదూ కష్ట అనిస్తూ ఇదే.

“అణ్ణా సాహేబుడనే యాకి సేరికొండే నాను? యోజనే మాడు! బేరే యావుదాదరూ స్వతంత్ర సంఘటన మాడోదక్కే హోరటిద్దరే నిశ్చయవాగి ఇది జీవనవన్నే హోమిసబేకాగుత్తిత్తు. యావుదాదరూ బలిష్ట సంఘటనయి జోతి సేరికొండరే, జాతీయ సాంప్రదాయికతెయ బలదింద అదర మహాపూర్వ అంగవాగువుదు సులభవాగుత్తదే. అదే సంఘటనయిల్లి బీలియన్ను సామధ్యవన్ను గళిసికొళ్లోదు. అవరిగే భాలెంజ్ ఆగోదు. ఆనంతర ఒళ్లేయ అవకాశ నోడి, సంపూర్ణ విభాగదొందిగే బేరేయాగోదు స్వతంత్ర పాటియన్ను కట్టోదు...”

పవార ఆళవాగి ఇళియుత్త హేళుత్త హోగుత్తిద్దంతిత్త.

“హావు ఏటియ ఆపదల్లి అణ్ణా సాహేబరు తిలిదుకొండంత హోగుత్తిరువ అవర రాజకీయ తుంబ కౌతులదింద నన్న ఉపయోగక్కే బర్తా ఇదే. యారు యారున్న బళసికొళ్లిదారే ఎంబుదన్ను సమయచే హేళుత్తదే. అవరిగే తుంబ దూరదవరిగే కృగళివే? ఇదన్ను నాను ఒప్పేనే. కొండల్లి గ్రహసలిద్దారే, నిష్టలంక సౌందర్యవన్నూ మబ్బగోళిసువ బరేవణిగే. ఆదరే నన్న కేగే జీటి కోట్టు అవరు యావ తమ్మ హెజ్జెగళన్ను తరబేతు మాడిసుత్తిద్వారో, నానే బళసువ అదే తంత్ర అవర ఉద్దనేయ కృగళన్ను కట్టరిసుత్తదే.”

క్యాంటిసోనల్లి ప్రపేత మాడుపుదక్కే స్పుట ముంజె పవార విషయాంతర మాడిద.

“చక్కా-తిండి కృయల్లి తెగెదుకొండు యాకి నావు క్యాంటిసో హిందుగడేయ మరగళ కేళగే కులితు ఆరామాగి నాష్టా మాడబారదు?”

అవళిగే తొందరేయినిసితు. నసిగే అకస్మాత్తాగి అవర అవక్కెకతే బిద్దరే క్యాంటిసెనల్లి మడుకబమదు, క్యాంటిసిన హిందిన మరగళ కేళగల్ల!”

పవార అవళ మాతుగళన్ను కట్టరిసిద.

“అల్లింద హోరటు బరువాగలే నాను నసిగే హేళిబందిద్ద. చక్కా-నాష్టా మాడలిక్కే నావు ఎల్లి హోగ్గేపో గొత్తిల్ల అంత.”

“వాస్తవ వాగి, గద్దలద వూలిన్సదింద నన్న బేళగన్ను

ಶಿಲ್ಪ / ಆವಿಗೆ

ಮಾಲಿನ್ಯಗೂಳಿಸಿಕೊಳ್ಳಲಾರೆ ನಾನು. ಒಂದು ಪಾವು ಮೋಸರು ತಗೊಂಡು ಬಾರೋ...
ಹಾಗೆಯೇ ಎರಡು ಕಡಕ್ ಚಹಾ...”

ತುಟಿಯನ್ನು ಮುಂದೆ ಮಾಡಿ ಅವಳು ಜನ್ಮಾಗಿ ನಕ್ಕಳು ಹಲವು ದಿನಗಳ
ನಂತರ.

ಪವಾರನಿಗೆ ಸಂತೋಷವಾಯಿತು. ಅವಳ ಮೇಲೆ ಬೀಳುವವನಂತೆ ಬಾಗಿದೆ.

“ಜನ್ಮಾಗಿ ಅಭಿನಯ ಮಾಡ್ದೇನಲ್ಲ ನಾನು?”

“ನಿಪುಣರಾಗಿದೀರಿ ನೀವು” ಪ್ರಶ್ನಂಸೆ ಮಾಡಿ ಅವನಿಗೆ ಉತ್ತೋಜನವಿತ್ತಳು.

“ನೀನು ಹೀಗೆ ಮಾಡಲಾರೆ.”

“ಅವಶ್ಯಕತೆ ಇಲ್ಲವಾದ ಮೇಲೆ ಕಲಿಯೋದಾದ್ದೂ ಯಾಕೆ?”

“ನನಗೆ ಅವಶ್ಯಕತೆ ಇದೆ ಅಂತೀಯಾ?”

“ನಿಶ್ಚಯಾಗಿ”

“ಅದು ಯಾಕೆ?”

“ನೇತಾ ಹಾಗೂ ಅಭಿನೇತಾ ಇಬ್ಬರೂ ಒಂದೇ ಜೀಲದ ಎರಡು ಹಿಡಿಕೆಗಳಲ್ಲವೇ?”

“ಕೇಳು! ದೇವೀಶಂಕರ ಪಾಂಡೇಯ ಅವರ ಮಗಳಲ್ಲವಾ ನೀನು. ಮುಂದೆಂದಾರೂ
ಒಂದು ದಿನ ಮುಂದಾಳಾಗುವ ಹುರುಪು ಬಂದರೆ, ಆಗ ನಿನಗೆ ಅಭಿನಯದ
ಅವಶ್ಯಕತೆಯ ಅನುಭವ ಆಗುದೆ. ಹಾಗಾಗಿ ಈಗಿನಿಂದಲೇ ಕಲಿಯೋದು ಒಳ್ಳೆಯದು.
ಅಲ್ಲದೆ ನಟಯಾಗುವ ಸಾಧ್ಯತೆ ನಿನ್ನಲ್ಲಿ ಬಹುಶಃ ದೂರ ಭವಿಷ್ಯದಲ್ಲಿಯೂ ಇರಲಿಕ್ಕಿಲ್ಲ.”

“ಅಂದಮೇಲೆ ನಾನು ಮುಂದಾಳು ಹೇಗೆ ಆಗಬಲ್ಲ. ಅಂಥ ಆಸೆಯನ್ನು
ಇಟ್ಟಕೊಳ್ಳುವ್ಯಾದರಿಂದ ಪ್ರಯೋಜನ ಏನು?”

“ಲಾಭಹಾನಿ ಪ್ರಶ್ನೆ ಬಿಟ್ಟಬಿಡು. ನೀನು ಸುಲಭವಾಗಿ ನೇತಾರಳು ಆಗಬಹುದು.”

“ಅದು ಹ್ಯಾಗೆ?”

“ನೀನು ನೇತಾರಳಾಗು, ಅಭಿನಯ ನಾನು ಮಾಡುತ್ತೇನೆ.”

ನಾಣ್ಯಾಗಳ ಚೀಲ ಭಾರದಿಂದ ಬಿರಿದಾಗ ಉಂಟಾಗುವ ವಿಳಖಣ ಸದ್ವಿನಂತೆ
ಅವಳ ನಗು ಹರಡಿತು.

“ಈಗ ನೋಡು, ನಿನ್ನ ಭಾವ-ಭಂಗಿಗಳಿಂದ ಸ್ವಷ್ಟವಾಗುತ್ತಿದೆ, ನಿನ್ನ ತಂದೆಯ
ಮರಣದ ಶಂಕೆಯ ಹೊರತಾಗಿಯೂ ನೀನು ಬೇರೆ ಯಾವುದೋ ದ್ವಂದ್ವದಿಂದ
ಪೀಡಿತಳಾಗಿದ್ದೀ.”

ಅವಳು ಉದಾಸಳಾಗಿ ನಿರುತ್ತರಳಾದಳು. ಹೇಗೆ ಅವನು ಗುರುತಿಸಿದ?

“ಮಾತನಾಡು...”

“.....”

“ನನ್ನ ಅನುಮಾನ ತಪ್ಪು ಇರಬಹುದು...”

ಅವಳ ಬಾಯಿ ತೆರೆಯಿತು ಸಹಾನುಭೂತಿಯು ನಿಧಾನವಾಗಿ ತಟ್ಟಿತು.

“ಇಲ್ಲಿ, ತಪ್ಪಿಲ್ಲ, ವಾಸ್ತವವಾಗಿ ನಾನು ಅಮೃತ ಅನಿರೀಕ್ಷಿತ ವ್ಯವಹಾರಗಳಿಂದ ತುಂಬ ಸಿಟ್ಟಿಗೊಂಡಿದ್ದೇನೆ” ಅವಳು ಒಟ್ಟಿಕೊಂಡಳಿತು.

“ಸುಳ್ಳಿ...” ಪವಾರ ಪ್ರತಿವಾದ ಮಾಡಿದ “ಸುಳ್ಳಿನ ಹೆಗಲನ್ನು ಕೊಡವಿಕೋ. ಅಮೃತ ವ್ಯವಹಾರ ನಿನ್ನ ಪಾಲಿಗೆ ಅನಿರೀಕ್ಷಿತವಲ್ಲ. ಅದು ರೂಡಿ ಬಿಂದ್ಯಾಬಿಟ್ಟಿದೆ ನಿನಗೆ. ವಿಷಯ ಬೇರೆ ಏನೋ ಇರಬೇಕು... ಹೇಳಲೇಬೇಕು ಅಂತ ಒತ್ತಾಯ ಇಲ್ಲ. ಇರಲಿ ಬಿಡು... ಹೇಳು... ಏನು ಅನ್ನೀಯಾ?” ಪವಾರ ಮನಸ್ಸಿನ ಬಿಗಿಯನ್ನು ಸಡಿಲಗೋಳಿಸಿದ.

ಪವಾರನ ಸ್ವರದ ಮೃದುತ್ವ ತಟ್ಟಿತು. ಆ ಮೃದುತ್ವದಿಂದ ಅವಳು ಸ್ವಲ್ಪ ಚಕ್ಕಿತಳಾದಂತಾದಳಿ.

“ಇಷ್ಟು ಬೆಳಿಗೆಯೇ ಏನಾದರೂ ತಯಾರಾಗಿರಬಹುದಾ?”

“ಒಮೋ... ಇಡಲಿ—ಗಿಡಲಿ ತಯಾರಾಗಿರಬಹುದು. ಇಂದು ಕೆಲವು ಹಸಿದವರು ಲಗ್ಗಿ ಹಾಕಲಿಕ್ಕಿದಾರೆ ಅಂತ ಕ್ಯಾಂಟೀನನವನಿಗೆ ಸುದ್ದಿ ತಲುಪಿರಬಹುದು.”

“ಹಾಗಾದರೆ ದಪ್ಪ ಚಟ್ಟಿ ಜೊತೆಗೆ ಇಡಲಿ ತಿಂತೇನೆ” ಅವಳು ಸ್ವರದಲ್ಲಿ ಉತ್ಸಾಹ ಸೇರಿಸುವ ಪ್ರಯತ್ನ ಮಾಡಿದಳಿ.

“ಎಷ್ಟು?”

“ಒಂದು ಪ್ಲೇಟ್”

“ಒಂದು ಪ್ಲೇಟು ಸಾಕಾಗುತ್ತದಾ ನಿನಗೆ?”

“ನಿಶ್ಚಿತವಾಗಿ”

“ಯೋಚನೆ ಮಾಡಿನೋಡು. ನನ್ನಂತಹ ಹಸಿವೆಯಾದವನಿಗೆ ಒಂದು ಪ್ಲೇಟ್ ಅನ್ನುವುದು ಒಂಟಿಯ ಬಾಯಿಗೆ ಜೀರಿಗೆ ಹಾಕಿದ ಹಾಗೆ. ಅಥವಾ ಭೀಮನ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ.”

ತಮ್ಮ ತಮ್ಮ ಪ್ಲೇಟುಗಳನ್ನು ಹೊತ್ತುಕೊಂಡು ಅವರು ಮರದ ಬೇರಿನ ಮೇಲೆ ಕುಳಿತುಕೊಂಡರು.

ಪವಾರ ನಿಜವಾಗಿ ಹಸಿದಿದ್ದ. ಮೂರು ಇಡ್ಲಿ ಗಪಗಪ್ ನುಂಗಿದ ನಂತರ, ವೇಗ ಸ್ವಲ್ಪ ನಿಧಾನವಾಯಿತು ಅವನದು. ನಾಲ್ಕುನೆಯ ಇಡಲಿಯನ್ನು ಹಲ್ಲಿನಿಂದ ಕಡಿಯುವಾಗ ಅವನು ಏನೋ ಯೋಚನೆ ಬಂದು ತಡೆದ.

“ಮೂರುವರೆ ತಿಂಗಳ ನಡುವೆ ನನ್ನಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲವಾ?”

ಬಾಯಿಯಲ್ಲಿ ಹಾಕಿದ್ದನ್ನು ನುಂಗಿ ಅವನು ಅವಳ ಕಣ್ಣಗಳಲ್ಲಿ ನೋಡಿದ. ಚಶ್ಮಾದ ದಪ್ಪ ಗಾಜಿನಿಂದಾಗಿ ಅದು ಸ್ವಲ್ಪ ವಿಶೇಷ ಕೆಲಸವೇ ಆಗಿತ್ತು.

“ಆಗಿದೆ.”

೬೮೦ / ಆವಿಗೆ

“ಯಾವುದರಲ್ಲಿ?”

“ಬೇರೆಯವರ ಮೋಸವನ್ನು ಮುಡುಪುದರ ಹೊರತಾಗಿ ಈಗ ನೀವು ಸ್ವತಃ ತನ್ನ ಮೋಸವನ್ನು ಸ್ವೀಕಾರ ಮಾಡಲು ತೊಡಗಿದ್ದೀರ...”

“ಪರಿವರ್ತನೆ ಒಳ್ಳೆಯದೋ ಕೆಟ್ಟದ್ದ್ವೋ?”

“ಹೊಗಳುವಂತಹದು... ಆದರೆ...”

“ಆದರೇನು?...” ಪವಾರನು ಅವಳ ಸಂಕೋಚವನ್ನು ಕೆದಕಿದ.

“ನೋಡಿ... ಅಣ್ಣಾ ಸಾಹೇಬರೊಡನೆ ಮೋಸದಿಂದ ಪ್ರತಿದ್ದಂದ್ದದ ಕಾರ್ಯಕ್ಕೆ ನೀವು ಇಳಿತೀಯಾ ಅಂತಾದರೆ ಅವರ ಅಸಮೃತಿಯ ನಂತರ ನೀವೆಲ್ಲಿ ನಿಂತುಕೊಳ್ಳಬಲ್ಲಿರಿ? ಪ್ರತಿಹಿಂಸೆಯ ರಾಜಕೀಯವೆಂಬುದು ವೌಲ್ಯಗಳ ರಾಜಕೀಯವಲ್ಲ...”

“ನಿನ್ನ ಯೋಚನೆಯಾ ಇದು?...”

“ಬಾಬೂಜಿ....”

“ನಿನ್ನ ಮಾತು ಹೇಳು...”

“ನಾನು ಭಾಬೂಜಿಯವರನ್ನು ಒಪ್ಪುತ್ತೇನೆ. ತಂತ್ರಗಾರಿಕೆಯ ರಾಜನೀತಿ ಶಕ್ತಿಯನ್ನು ಹಾಸಗೊಳಿಸುತ್ತದೆ. ಸಂಪೂರ್ಣ ಶಕ್ತಿ ಅದರಲ್ಲೇ ವ್ಯಯವಾಗುವುದು. ಸಾಮಾಜಿಕ ಸಂಬಂಧವೆಂಬುದು ನೆವರೂತ್ತಕ್ಕೆ ಉಳಿದುಕೊಳ್ಳದೆ... ಉಳಿದುಕೊಂಡಿದೆ.”

“ಮತ್ತೇನಾದರೂ ಇದೆಯಾ?”

ಅವಳು ಕಕ್ಷಾವಿಕ್ಕಿಯಾದಳು ಸತ್ಯವನ್ನು ಹೇಳಿಬಿಡುವುದು ತನ್ನಂಥವರಿಗೆ ಯಾವಾಗಲೂ ಆಶಂಕಾರಿಯೇ.

“ಆದರೆ ನಾನು ಭಾವಿಸುವುದು ಅಂದರೆ, ಅಧಿಕಾರಕ್ಕೆ ಭಾರದ ವೌಲ್ಯಗಳ ರಾಜಕೀಯವೆಂಬುದು ಬಿದ್ದು ಒಳಗೊಳಿಗೇ ಒಣಗಿ ಪೋಳಾಡ ಸೀತಾಫಲದ ಹಾಗೆ. ಅಧಿಕಾರ ಅಂದರೆ ಪದ-ಹುದ್ದೆ ಅಲ್ಲ. ಒಣ ಸೀತಾಫಲದಿಂದ ಏಣೆಯಾಗಬಹುದು, ರಾಜಕೀಯದ ಕಳಳೆಯಾಗಲಾರದು. ವೌಲ್ಯಗಳ ರಾಜಕೀಯವೆಂಬುದು ಅಧಿಕಾರಕ್ಕೆ ಬಂದ ನಂತರವೇ ಕಾರ್ಯಾಚರಣ ಸಾಧ್ಯವಾಗುವೆಂತಹದು. ಹಾಗೇ ಆಗಲೂ ಬೇಕು. ಆರಂಭದ ವೌಲ್ಯನಿಷ್ಠೆಯು ವ್ಯಕ್ತಿಯನ್ನು ತಡೆಯುತ್ತದೆ. ಹಟಕಾರಿಯನ್ನಾಗಿ ಮಾಡುತ್ತದೆ. ಸಿದ್ಧಾಂತಗಳ ಸುತ್ತ ಮುತ್ತ ಆಡಳಿತದ ಪಟ್ಟಿ ಕಟ್ಟಿಪೋಂಡ ಅವನು ಗಾಣದ ಎತ್ತಿನ ಹಾಗೆ ಸುತ್ತ ತಿರುಗುತ್ತಿರುತ್ತಿರುತ್ತಾನೆ.”

ಅವನು ಒಮ್ಮೆಲೇ ಪ್ರತ್ಯೇ ಕೇಳಿದ—“ಜನರು ಜಾಗೃತರಾಗುವುದರಿಂದ ಪರಿವರ್ತನೆ ಯೇನಾದರೂ ಆಯಿತಾ?”

“ದೇಶದ ಹೆಚ್ಚಿನ ಮುತದಾರ ಜನರಿಗೆ ತಾವು ದುಷ್ಪರನ್ನೇ ಚುನಾಯಿಸುವುದು ಅನಿವಾಯವಾಗಿದೆ ಎಂಬುದು ಗೊತ್ತಿರುತ್ತದೆ. ಪರ್ಯಾಯವೆನ್ನುವುದು ಇಲ್ಲದಿರುವುದು

ಅವರಿಗೆ ಯಾರ ಮೇಲೂ ವಿಶ್ವಾಸವಿಡದಂತೆ ಮಾಡಬಿಟ್ಟಿದೆ. ಪರ್ಯಾರ್ಥಿಯವಾಗುವುದರ ಮೂಲಕವೇ ಅವರಿಗೆ ವಿಶ್ವಾಸ ಹುಟ್ಟಿಸಬೇಕು. ಮತ್ತು ಸ್ವಷ್ಟವಾಗಿ ಹೇಳಬೇಕೆಂದರೆ, ಚಂಡಾಲರ ಯುಗದಲ್ಲಿ ಚಂಡಾಲರಾಗದೇ ಯುದ್ಧವನ್ನು ಗೆಲ್ಲಲಾಗುವುದಿಲ್ಲ. ಎಪ್ಪು ಕಾಲ ಪರಕಾರ್ಯ ಪ್ರವೇಶ ಮಾಡಬೇಕಾಗಿ ಬರಲಿ, ಮಾಡಲೇಬೇಕು. ಇಲ್ಲವಾದರೆ ಸಮಾಜವಾದವನ್ನುವುದು ದೇಶದಲ್ಲಿ ಎಂದೆಂದಿಗೂ ಒಂದು ವಿಚಾರವಾಗಿ ಮಾತ್ರ ಉಳಿದುಕೊಳ್ಳುತ್ತದೆ. ಹೊಡೆಯುತ್ತ-ಹರಗುತ್ತ ಇರಬೇಕು. ಲಂಗೋರಿಬಾಬಾನ ಕಾಲ ಬೇರೆಯದಾಗಿತ್ತು. ಶತಮಾನಗಳ ದಾಸ್ಯದಿಂದ ಬೇಸರಗೊಂಡವರಾಗಿದ್ದರು. ಮುಕ್ತಿಯ ಸಂಕಲ್ಪವನ್ನುವುದು ಅವರ ಮನದ ಸಂತಾಪವಾಗಿತ್ತು. ಅವರಿಗೆ ಅನ್ಯರೊಡನೆ ಹೋರಾಡಬೇಕಾಗಿತ್ತು. ಒಂದು ಅಧ್ಯ ಶತಮಾನಗಳ ಆಡಳಿತ ಸುಖದಲ್ಲಿ ಮದಾಂಧರಾದ ಸ್ವಯಂ ನಮ್ಮವರಿಂದಲೇ ಅವರು ಹತಪ್ರಭರಾಗಿದ್ದಾರೆ.”

“ನಮಿತಾಜೀ, ಹರಿಮಹೋದ ನೀರು ಪುನಃ ತಾನು ಹುಟ್ಟಿದಲ್ಲಿಗೆ ಮರಳುವುದು ಸಾಧ್ಯವಿಲ್ಲ. ಆದರೆ ಉದ್ಯಮದೊಂದಿಗಿನ ಅದರ ಸಂಬಂಧ ಕಳಿಂಗವುದಿಲ್ಲ. ಮೂವತ್ತು-ಮೂವತ್ತೈದು ವರ್ಷಗಳಿಂದ ಅಣ್ಣಸಾಹೇಬರು ಶ್ರಮಿಕರ ರಾಜಕೀಯವನ್ನು ಮಾಡುತ್ತೇ ಬಂದಿದ್ದಾರೆ-ಸುಳ್ಳಿದ ಭಟ್ಟಿಯಿಂದ ಹಿಡಿದು ಮುಲುಂದ್ವರೆಗೆ. ಆದರೆ ಅವರ ಜೋಪಡಿಗಳು ಮಹಲುಗಳಾಗಿ ಬದಲಾದವೇ? ಸಾರ್ವಜನಿಕ ನಳ, ಸಾರ್ವಜನಿಕ ಸಂಡಾಸು ಪಡೆದುಕೊಳ್ಳಲಿಕ್ಕೆ... ಹತ್ತು ಖೋಲಿಗಳ ಹಿಂದೊಂದು ಸಂಡಾಸು, ಮತ್ತು ಒಂದು ನಲ್ಲಿ ನೀನು ನೋಡಿಲ್ಲವಾ? ಆವ್ಯಕತೆಯುಳ್ಳವರ ಅವ್ಯಕತೆಯನ್ನು ಉಳಿಸಿಕೊಳ್ಳೋದೇ ಅವರ ಅಸ್ತಿತ್ವಕ್ಕೆ ರಕ್ಷಣೆ ಒದಗಿಸುತ್ತದೆ...”

ಅವಳು ನಡುವೆ ಬಾಯಿ ಹಾಕಿದಳು.

“ಹಾಗಾದರೆ ಅಣ್ಣ ಸಾಹೇಬರ ಅಧಿಕಾರದಲ್ಲಿ ಉಳಿಯುವ ನಡೆಯಲ್ಲಿ ನಿಮಗೆ ಕೆಡಕು-ಪಾಪ ಕಂಡು ಬರಬಾರದೇ?”

ಪ್ಲೇಟ್ ಬದಲು ಮಾಡಿ, ಪವಾರನು ಪ್ರತಿವಾದದಲ್ಲಿ ಎರಡು ಕ್ಯಾಗಳನ್ನು ಕುಣಿಸಿದ.

“ಇಲ್ಲ..ಇಲ್ಲ.. ಇಲ್ಲ.. ತಪ್ಪ ದಿಕ್ಕನಲ್ಲಿ ಹೋಗುತ್ತಿದ್ದೀರ್ಯಾ. ಅದಕ್ಕಾಗಿಯೇ ನನ್ನಲ್ಲಿನ ಅಂತರ್ ವಿರೋಧವನ್ನು ಮುಡುಕುತ್ತಿದ್ದೀರ್ಯಾ... ಅಧಿಕಾರಕ್ಕೆ ಬಂದ ಮೇಲೆ ಮೌಲ್ಯಗಳ ರಾಜಕೀಯದಿಂದ ದೂರಹೋದರು. ಈ ಮಗ ಕಾಂಗ್ರೆಸಿಗರ ಹೋಲಸು ಹಚ್ಚಿಕೊಂಡು ಹೊಳೆದುಕೊಳ್ಳೋದರಲ್ಲಿ ಹೊಡಗಿಕೊಂಡರು.” ಜುಗುಪ್ಪೆಯಿಂದ ಮುಖವನ್ನು ಸಿಂದರಿಸಿದ ಪವಾರ ಇಡಲಿಯ ಬದಲಿಗೆ ಭೂಮಿಯಿಂದ ಜಿಗಿದ ಬೇವಿನ ಹಣ್ಣು ಬಾಯಿಗೆ ಬಂದಂತೆ-“ಯೋಚಿಸು, ಕಾರ್ಮಿಕ ಸಂಘಟನೆಯ ಅಭ್ಯರಿಸುವ ಮುಲಿ ತೋರೆಸಬೇ ತಲುಪಿದ ಕೂಡಲೇ ಒದ್ದೆಯಾದ ಬೆಕ್ಕಿನ ಹಾಗೆ ಆಗಿದ್ದ ಯಾಕೆ? ಅದರ ಒಂದು ಗಜನೆ ಮಾಲಿಕರ ಮೂತ್ರವನ್ನು ಸಡಿಲಮಾಡುತ್ತಿತ್ತು... ಮಗ... ತನ್ನದನ್ನು ಸಡಿಲ ಮಾಡಿಸಿಕೊಂಡ.” ಕ್ಯಾಯ ಸಂಕೇತದಿಂದ, ಶೋಭಿಸದ ಬೇಷ್ಟೆಯನ್ನು ಪವಾರ ಮಾಡಿದ.

೫೨ / ಆವಿಗೆ

ಅವನ ಸಂಕೇತದಿಂದ ಅಸಹ್ಯ ಪಟ್ಟಕೊಂಡು ಅವಳು ಬೇರೆ ಕಡೆ ಮುಖ ತಿರುಗಿಸಿದಳು.

ಇಂಥ ಕಾರಣಗಳಿಂದಾಗಿಯೇ ಅವಳು ಪವಾರನೊಡನೆ ಅಸಹಜವಾಗುತ್ತಾಳೆ. ಯಾವಾಗಲೂ ಹೀಗೇ. ಅವನಿಗೆ ಯಾಕೆ ನೇನಷಿಗೆ ಬರುವುದಿಲ್ಲ?

ಈಗಲೂ ಅವನು ಗುರಿರಹಿತ ಬೇಜವಾಬ್ಧರಿಯಿಂದ ಹೊರಬಂದೇ ಇಲ್ಲ. ಅದೇ ಮೂರ್ವಿ-ತನದಲ್ಲಿ ಕೆಟ್ಟಕೆಟ್ಟಿದ್ದನ್ನು ಮಾತನಾಡ್ತಾನೆ.

ದುಸುಡದಿಂದ ಅವಳು ಕ್ಯಾಂಟೀನನ ಗೋಡೆಯ ಬಳಿ ಸಂಗ್ರಹಿಸಿಟ್ಟಿದ್ದ ರದ್ದಿ ವಸ್ತುಗಳ ರಾಶಿಯನ್ನು ದಿಟ್ಟಿ ನೋಡತೋಡಿಗಿದಳು—ಕನಿಷ್ಠಪಕ್ಷ ಪವಾರನಿಗೆ ತನ್ನ ನಿರ್ಭಾವ ತರ್ಕದಲ್ಲಿ ಅವಳಿಗೆ ಆಸಕ್ತಿಯಿಲ್ಲವೆಂಬುದು ತಿಳಿಯಲಿ ಎಂದು.

“ಮುಖ ಈ ಕಡೆ ತಿರುಗಿಸು. ಮುಟ್ಟಿದರೆ ಮುನಿಯ ಹಾಗೆ ಆಗುವ ಪ್ರಯತ್ನವನ್ನು ಬಿಡು. ನೀನು ನಿನ್ನ ಸಂಪುರ್ಣ ಮಾನಸಿಕತೆಯಿಂದ ಹೊರಗೆ ಬಂದಿಲ್ಲ ಅಂತ ಕಾಣಿದೆ.”

ಅವಳು ಸಿಟ್ಟಿನಿಂದ ಸುಟಿಸುಟಿಗುಟ್ಟತೋಡಿಗಿದಳು.

“ನನ್ನನ್ನು ಅಪಮಾನ ಮಾಡೋದರಲ್ಲಿ ನಿಮಗೆ ಮಜಾ ಉಂಟಾಗುತ್ತದೆಯಾ?”

ಒಂದುಕ್ಕಣ ಅವನು ದಪ್ಪಗಾಜಿನಲ್ಲಿ ಅವಳನ್ನು ದುರುಗುಟ್ಟಿ ನೋಡುತ್ತಲ್ಲಿದ್ದ—ಮೊದಲಿನಂತೆಯೇ.

“ಕರಣ ಸಮಯದಲ್ಲಿ ಸಹಾಯಕಾಗಿ ಮುಂದೆ ಬಂದಿದ್ದೀರಿ—ನಿವ್ಯಾ ಮಜಿಕ ಯಿಂದಲೇ? ಬಹುಶಃ ಸಂಪಂಥನಾತ್ಮಕ ಸಂಪೇದನೆಯ ತೊಂದರೆಗಳು ಇರಬಹುದು. ಆದರೆ ಆ ಅನುಕಂಪದ ಅಲೆಯಲ್ಲಿ ನಾನು ನನ್ನ ಸ್ವಾಭಾವಿಕವಾನವನ್ನು ತೇಲಿಬಿಡಲಾರೆ.”

“ಸಂಜಯ ಕನೋಯಿ ಅವರ ಅನುಕಂಪದ ಅಲೆಯಿಂದ ಪೆಟ್ಟೇನೂ ಆಗಲಿಕ್ಕಿಲ್ಲವಾ?”

ತಲೆಯ ಮೇಲೆ ಬಾಗಿದ ದಪ್ಪನೆಯ ಜಾಮೂನ್ ಮರ ಕರಗಸ ಹಚ್ಚಿದೆಯೇ ಅವಳ ಮೇಲೆ ಮುರಿದುಬಿಡ್ಡಿದೆಯೇನೋ ಅನಿಸಿತು. ಸಂಜಯ ಕನೋಯಿಯ ವಿಷಯ ಪವಾರನಿಗೆ ಹೇಗೆ ಗೊತ್ತಾಯಿತು? ಅವನಿಗೆ ಗೊತ್ತೇ ಆಗಿದ್ದರೂ ಬಲವಂತವಾಗಿ ಭಯದ ಮರೆಯಲ್ಲಿ ಆಸರೆ ಪಡೆಯುವುದೇಕೆ?

“ಸಂಜಯ ಕನೋಯಿ ನಿಮ್ಮ ಹಾಗೆ ಅಶ್ವ ವ್ಯಕ್ತಿಯಲ್ಲ”

“ಓಹ್... ಪೆಟ್ಟು ತಿಂದರೂ ತೊಂದರೆಯೇನಿಲ್ಲ. ವಿಪತ್ತು ಶಿಪ್ಪತೆ—ಅಶ್ವತೆಗಳಿಗೆ ಮಾತ್ರ ಸಂಬಂಧಿಸಿದ್ದಾ? ಯಾಕೆ?

ತೀಕ್ಷ್ಣಾವಾದ ಮುಗುಳ್ಳಗೆ ನಕ್ಕ ಪವಾರ.

“ವಾಸ್ತವಿಕವಾಗಿ, ಶ್ರೀಮಂತರ ಸಂಪರ್ಕವು ಭವಿಷ್ಯದಲ್ಲಿ ನಮಗೆ ಸಹಾಯಕವಾಗಬಲ್ಲದು”. ಪವಾರನು ನಿರ್ಭಾವಿಸಿಯಿಂದ ನುಡಿದ. “ನಾನು ನಿನ್ನದುರು ಕೇವಲ ಒಂದು

ఆపిగే / ఇంజి

మాతన్ను స్ఫ్రెష్ మాడలు బయసుతేనే! నిన్న స్ఫ్రెంటద విషయగళు నినగే స్ఫ్రెంటదే ఆగిరబముదు-ననగల్లు. నిన్న ఒళితు-కేడకుగళన్ను ఒప్పికోళ్లువ ప్రత్యే ననగేనూ ద్ధంధ్ధద విషయవల్ల. ద్ధంధ్ధద విషయ యావుదు అందరే నీను నిన్న జీవనద ప్రాతస్తువన్ను స్ఫూయం నిధార మాడు, హాగే నిధారచాగువుదు అత్యంత అవశ్యకవాగిదే.”

“అదర బగే యోజిసబేకాద్దు నన్ను కేలస. నిమగే అదర చింతయేఁకే?” అవళూ నిష్టురఖాదళు. ఏళువ లాడ్సేతదింద ప్లేటుగళన్ను సరిశతోడగిదళు.

“కేళు, స్ఫ్రెంటోత్తు నింతుకోఎ. మోదలూ నాను ఒత్తాయ మాడిద్దేనే. ఈగలూ అదే ఒత్తాయక్కే అంటికోండిద్దేనే. నీను ‘కామిచకర యూనియన్’ గే మరళ బరలారేయా? మరళ బందు మహిళా ఏభాగద జవాబ్దారియన్ను సంబాళిసు. ముదుకి విమలా బేనో అధికారద మంజద మేలే మలగలి. శాఖియల్లి నిన్నదే ఏభాగవన్ను బేళిసికోఎ. అధికారదల్లి ననగే సరిహోరేయాగి నిల్లు. సంజయ కనోయియ ప్రేమ నినగే ఎనన్నూ కోడలారదు.”

“నీను కామిచకర యూనియన్నొన్ను యాకే బిట్టే ఎంబుదన్ను నాను తిళియలు యాకే ఇష్టపడలిల్లపెందు బమతః నిన్న మనస్సినల్లి హోక్కిరబముదు.

“నాను యాకే తిళియలు ఇష్టపడలిల్లపెందరే ననగే వాస్తవికతే గొత్తిత్తు.” అవళ కివియల్లి సోయా సోయా సద్గూయితు. పవారనిగే ఏను గొత్తిదే?

“నోఁడు నమితా! ‘మగళే మగళే’ హేళువుదరింద మాత్ర యారూ యార మగళూ ఆగువుదల్ల. జీవన పయింత నీను అవర మగళు ఆవంతికా ఆగలారే. నాను అవర మగ గౌతమ ఆగలారే. ఇన్నోందు మహాత్మపూర్వ ప్రత్యేయేనేందరే, నావు యావుదోఎ వ్యక్తియ బగ్గె అసంతుష్టరాగిద్దేవే, అపమానితరాగిద్దేవే, సంఘటనేయ బగేగల్ల ఎంద మేలే. ఆ వ్యక్తియన్ను బిడలు సంఘటనేయన్నే తోరేయచ అవశ్యకతేయేనిదే?”

పవార ఇంథ సంధ్భదల్లియూ ముగుళ్లగబల్ల-బుటిశియన్ను ఉగురినింద బారిసుత్త.

“నిన్న సంగడ నడెద దువ్వువహారవన్ను నీను నిధానవాగి విమలాబేనో కివియ మేలే హాకి నోఁడు, నంతర తమాతేయన్ను. ప్రేమికయాదవళు ఎంథా లటకా చెముదవళే ఇరఱబముదు, అధికారచ్చుతఖాగువుదన్ను ఇష్ట పదువుదిల్ల ఈగేనోఎ ఇబ్బరూ యోగ్యరేనిసిరబముదు.”

“.....”

“నడె...హోగేనోఎ” పవారను ఒట్టుగూడిసిద ప్లేటుగళల్లి అధిక తానే

೬೬ / ಆವಿಗೆ

ಹಿಡಿದುಕೊಂಡ. ಕ್ಯಾಂಟೇನಿನಿಂದ ಹೊರಗೆ ಬಂದ ಮೇಲೆ ಕೊರೆಯುತ್ತಿದ್ದ ಮೌನವನ್ನು ಪವಾರನೇ ಮುರಿದ.

“ಫಾಟಕೋಪರ್ ರೇಲ್ಸ್‌ಲೈನಿನ ವೇಶ್ಯೆಯರಲ್ಲಿ ಅನೀಸಾಳ ನೆನಪಿದೆಯಾ ನಿನಗೆ? ವಿಮಲಾಬೆನ್ ಎಚ್ಚರಾಗಿರಿ’ ಅಂದೋಲನದ ಸಂಭರ್ದಲ್ಲಿ ಅವಳ ದಂಧೆ ಬಿಡಿಸಿದಳ್ಲು. ‘ಜಯಹಿಂದ್ ಆಯಿಲ್‌ಮಿಲ್’ ನಲ್ಲಿ ನೌಕರಿ ಕೊಡಿಸಿದ್ದಳ್ಲು”.

ಆ ಉಲ್ಲೇಖದೊಂದಿಗೇ ಅವಳು ಬೆಚ್ಚಿಬಿದ್ದಳು. ತಾನೇ ಹಾಕಿಕೊಂಡ ಬೇಲಿಯ ರಕ್ಷಣೆಯಿಂದ ಹೊರಗೆ ಬಾರದಿರುವ ನಿಶ್ಚಯ ತುಯಾಡಿತು.

“ಯಾಕೆ? ಏನಾಯ್ತು ಅನೀಸಾಳಿಗೆ?”

“ಬಹುಶಃ ನಿನ್ನ ಎದುರಿಗೇ ಅವಳು ನೌಕರಿಬಿಟ್ಟು ‘ದಂಧೆ’ಗೆ ಮರಳಿದ್ದಳು...”

“ಇಲ್ಲವಲ್ಲ.” “ಹಾಂ, ನೌಕರಿ ಅವಳಿಗೆ ಸರಿಬಯಸ್ತಿರಲಿಲ್ಲ. ವಿಮಲಾಬೆನ್‌ಳೋಡನೆ ಅವಳು ದೂರು ಕೊಟ್ಟಿದ್ದಳು. ಅವಳನ್ನು ನೋಡುತ್ತೇಲೇ ಕೆಲಸಗಾರರು ಸನ್ನೆ ಮಾಡತೊಡಗುತ್ತಾರೆ... ಒಬ್ಬಳೇ ಕಂಡರೆ ಮೂಲೆಗೆ ಎಳೆದುಕೊಂಡು ಹೋಗ್ತಾರೆ... ಅಂತ”

ಪವಾರ ಹೇಳಿದ ಹೃದಯವಿದ್ರಾವಕ ಫಟನೆ ಕೇಳಿ ಅವಳು ಮೈ ನವಿರೆದ್ದು, ತಟ್ಟನೇ ತನ್ನ ಕೈಯಿಂದ ಕಿವಿಯನ್ನು ಮುಚ್ಚಿಕೊಂಡಳು.

ಪಾಂಡೇಯ ಜೀ ಆಸ್ಟ್ರೇಗೆ ದಾಖಿಲಾದ ದಿನದ ಮಧ್ಯಾಹ್ನದ ಫಟನೆ ಅದು. ಯಾವುದೋ ಗ್ರಾಹಕನೊಂದಿಗೆ ಅನೀಸಾಳು ಜಗತ್ವಾದಿದಳು. ಗ್ರಾಹಕ ಅವಳ ಇಚ್ಛೆಯ ವಿರುದ್ಧ ಬಲವಂತವಾಗಿ ಅವಳೊಂದಿಗೆ ಸಂಭೋಗ ಮಾಡಬಿಯಸಿದ್ದ. ಹೊಟ್ಟೆಯಲ್ಲಿ ಅವಳ ಏಳು ತಿಂಗಳ ಮಗುವಿತ್ತು. ಸುದಿದು ಬಂದ ಗ್ರಾಹಕ ಅನೀಸಾ ಒಪ್ಪದಿದ್ದುದನ್ನು ನೋಡಿ, ಅವಳ ಹೊಟ್ಟೆಯ ಮೇಲೆ ಎಷ್ಟು ಹೊಡೆದ ಅಂದರೆ, ಗಭರ್ ಬಿದ್ದು ಹೋಯಿತು, ಮಗು ಹೊಟ್ಟೆಯಿಂದ ಹೊರಬಿತ್ತು. ಅನೀಸಾ ಮೂರಭ್ರಾತಳಾದಳು. ಎಚ್ಚರಾಗದೆ ಇರುವುದನ್ನು ನೋಡಿ, ‘ಎಚ್ಚರಾಗಿರಿ’ ಗುಂಟಿನ ಅನ್ಯ ವೇಳ್ಯಾ ಸದಸ್ಯರು ಸೇರಿ, ರಕ್ತದ ಮಡುವಿನಲ್ಲಿ ದಿನಿದ್ದ ಅನೀಸಾಳನ್ನು ಕರೆದೊಯ್ದು ಆಸ್ಟ್ರೇಗೆ ಎಣ್ಣೆ ಮಾಡಿಸಿದರು. ಫಂಟೆಯ ನಂತರ ಡಾಕ್ಟರು ಅನೀಸಾ ಸ್ತೀದ್ದಾಳೆ ಎಂದು ಫೋಣಿಸಿದರು. ಮಗು ಹುಟ್ಟಿವಾಗಲೇ ಸತ್ತಿತ್ತು....

೮೬

ಬೆಂಚಿನ ಮೇಲೆ ಒಬ್ಬಳೇ ಕುಳಿತ ಅವಳ ಮನಸ್ಸು ಬಣಬಣಗುಟ್ಟಿತ್ತು.

ಎದುರಿನ ನೆಲದ ಮೇಲೆ ಬಟ್ಟೆಯನ್ನು ಹಾಕಿ ಅಂಕಲ್ ಯೂಸುಫ್ ಬಹುಶಃ ಮಧ್ಯಾಹ್ನದ ನಮಾಜ್ ಮಾಡುತ್ತಿದ್ದರು. ಅಂಟಿಗೆ ರಾತ್ರಿ ಸುಮಾರು ಮೂರುವರೆ ಹೊತ್ತಿಗೆ ಹೃದಯಾಫಾತವಾಯಿತು ಎಂದು ಅಂಕಲ್ ಹೇಳುತ್ತಿದ್ದರು. ಅಂಟಿ ಬೆವರಿನಿಂದ

ಒದ್ದೆಯಾಗಿ ಚಡಪಡಿಸುತ್ತ ಬಿದ್ದಿರುವಾಗ ಅವಳಿಗೆ ಏನಾಗಿದೆಯೆಂಬುದು ಯಾರ ಗಮನಕ್ಕೂ ಬಂದಿರಲಿಲ್ಲ. ನೇರೆಯ ಡಾಕ್ಟರರನ್ನ ಕರೆಸಿದ ಮೇಲೆ ಅವರು ಇದು ಹೃದಯಾಫಾತ ಎಂದು ಹೇಳಿದರು. ಅಲ್ಲದೆ ತಕ್ಷಣ ಎಮರಜೆನ್ಸಿಗೆ ಕರೆದುಕೊಂಡು ಹೋಗಬೇಕೆಂದೂ ತಿಳಿಸಿದರು. ದೇವರ ಕೃಪೆಯಿಂದ ಆಸ್ತ್ರೀ ಮನೆಯಿಂದ ದೂರವಿರಲಿಲ್ಲ. ಮೊದಲನೆಯ ಹೃದಯಾಫಾತ ಇದು... ಹೃದಯಾಫಾತ ಅಂದರೆ ಜೀವಕ್ಕೆ ಅಪಾಯ ಎಂದು ಡಾಕ್ಟರು ಹೇಳುತ್ತಿದ್ದರು! ಜೀವಂತ ಉಳಿದರೆ ಅದು ದೇವರ ಅನುಗ್ರಹ ಮತ್ತು ಮಕ್ಕಳ ನೆಸಿಬ. ಹೀಗೆ ಹೇಳುತ್ತ ಅಂಕಲ್ ಅಳತೊಡಗಿದ್ದರು.

ಲಿಂಕಿಂಗ್ ರೋಡಿನಲ್ಲಿ ಮೆಚ್‌ಲ್ರೋದ ಮನ್‌ಲಿಗ್‌ಲ ಅಂಗಡಿ ಇದೆಯಲ್ಲ. ಅದು ಅವರದೇ ಎಂದು ಅಂಕಲ್ ಹೇಳಿದ್ದರು. ಎಂದಾದರೂ ಒಳ್ಳೆಯ ಚಪ್ಪಲಿ ಸ್ವಾಂಡಲ್ ವಿರೀದಿಸಬೇಕೆಂದರೆ ನಿಸ್ಪಂಚೋಚವಾಗಿ ಅಂಗಡಿಗೆ ಬನ್ನಿ ಎಂದೂ ಹೇಳಿದ್ದರು. ಯೋಗ್ಯ ದರದಲ್ಲಿ ಸಿಗುತ್ತವೆ. ಅವರಿಗೆ ಅವಳು ತಮ್ಮ ತೀರಿಕೊಂಡ ಮಗಳು ನಸರೀನ ಹಾಗೆಯೇ ಕಾಣುತ್ತಾಳೆ.

ದೀಪ್‌ಫ್ರೆ ವಿಶ್ವಾಸದ ನಂತರ ಯೂಸುಫ್ ಅಂಕಲ್ ಅವಳ ಬೆನ್ನು ಸವರಿದ್ದರು.

“ಈಗ ನಿಜವಾಗಿ ತಂದೆ-ತಾಯಿಗಳ ಯೋಗಕ್ಕೇಮವನ್ನು ನೋಡುತ್ತೋದು ಹೆಣ್ಣುಮಕ್ಕಳೇ. ನಿನ್ನನ್ನು ನೋಡಿದರೆ ನನಗೆ ತುಂಬ ಅಭಿಮಾನ ಅನ್ವಯಿಸಿದೆ ಮಗಳೇ.”

ಉಂಟಿದ ಹೋತ್ತಿಗೆ ಯೂಸುಫ್ ಅಂಕಲ್ ಮನೆಗೆ ಹೊರಟಿಯೋಗಿಬಿಡುತ್ತಾರೆ. ಮನೆಯಿಂದ ಅಂಗಡಿ. ಚಿಕ್ಕ ಮುಡುಗ ಪರವೇಜ್ ಸಂಜಯವರೆಗೆ ಆಸ್ತ್ರೀಯಲ್ಲಿಯೇ ಇರುವ. “ನಿನಗೆ ಯಾವುದಾದರೂ ವಸ್ತುವಿಗೆ ಅವಶ್ಯಕತೆ ಬಿದ್ದರೆ, ಹಿಂಜರಿಯದೇ ಪರವೇಜ್ ಬಳಿ ಹೇಳಬಹುದು” ಯೂಸುಫ್ ಅಂಕಲ್ ಪ್ರೀತಿಯಿಂದ ಅವಳ ತಲೆಯ ಮೇಲೆ ಕೈಯಾಡಿಸಿ ಧ್ವಯ ತುಂಬಿದ್ದರು.

ಮಧ್ಯಾಹ್ನ ಹನ್ನೆರಡು ಗಂಟೆಯ ಹೋತ್ತಿಗೆ ನ್ಯೂ ಬಂದು ಅಪ್ಪಾಜಿಯ ದೇಹಸ್ಥಿತಿ ಕೆಡುತ್ತಿರುವುದನ್ನು ಹೇಳಿದಳು. ಜೈಷಧ ಇತ್ಯಾದಿಗಳನ್ನು ಕೊಡಲು ಬಾಯಲ್ಲಿ ಹಾಕಿದ್ದ ನಳಿಕೆ ನಿಷ್ಪಿಯವಾಗಿದೆ. ಏನೇ ಕುಡಿದರೂ ಮರಳಿ ಹೊರಕ್ಕೆ ಬರುತ್ತಿದೆ. ಮೂತ್ರದ ಜೀಲದಲ್ಲಿ ರಕ್ತ ಸುರಿಯುತ್ತಿದೆ. ಡಾ. ಮೆಹರಾ ಜೈಷಧಿಗಳನ್ನು ಬದಲಿಸಿ ಜಟಿಲವಾಗುತ್ತಿರುವ ಅವರ ಆರೋಗ್ಯ ಸ್ಥಿತಿಯನ್ನು ಬದಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಏನು ಹೇಳುವುದೂ ಕಷ್ಟ. ಸದ್ಯ ಅವರನ್ನು ಐಸಿಯುಕ್ಕೆ ಬದಲಾಯಿಸಲಾಗುತ್ತಿದೆ. ಜೀಟಿಯಲ್ಲಿ ಬರೆದ ಹೊಸ ಜೈಷಧಗಳನ್ನು ಅವಳು ತಕ್ಷಣ ತಂದು ಎರಡನೆಯ ಅಂತಸ್ತಿನಲ್ಲಿರುವ ಐಸಿಯುದ ರಿಸೆಪ್ಟನ್ ನಲ್ಲಿರುವ ಹೆಡ್ ನ್ಯೂಗೆ ಕೊಡಬೇಕು. ಡಾ. ಮೆಹರಾ ಅವರ ಆದೇಶ ಅಲ್ಲಿಗೆ ತಲುಪಿದೆ.

ಐಸಿಯು ರಿಸೆಪ್ಟನ್ ಕೊಂಟರಿಗೆ ಅವಳು ಜೈಷಧವನ್ನು ಒಪ್ಪಿಸಿಬಂದಳು.

‘ನಾಲ್ಕು ಡಾಕ್ಟರು ಸೇರಿ ಬಾಬೂಜಿಯವರ ನಾಜೂಕ ಕೇಸನ್ನು ಅಧ್ಯಯನ

೬೯ / ಆವಿಗೆ

ಮಾಡುತ್ತಿದ್ದಾರೆ. ಸಾಮಾನ್ಯ ಸಂಗತಿಯಲ್ಲ-ವಿಶೇಷ ಸಂದರ್ಭದಲ್ಲಷ್ಟೇ ಹೀಗೆ ಮಾಡಲಾಗುತ್ತದೆ. ಅವಳು ಗಾಬರಿಯಾಗುವುದು ಬೇಡ' ಎಂದು ಹೆಡ್ ನ್ನೋ ವಿಚಾರಿಸಿದಾಗ ಹೇಳಿದಳು.

ಬೆಂಚ್ ಮೇಲೆ ಕುಳಿತ್ತಿದ್ದಾಳೆ. ಆದರೆ ಅದೇನೋ ವಿಚಿತ್ರ ಬಗೆಯ ನಡುಕ ಕಾಲುಗಳಲ್ಲಿ ಹರಡಿದೆ. ಅಂಗ್ಯೈಯಲ್ಲಿ ತಣ್ಣಿನ ಬೆವರು ಹರಿಯುತ್ತಿದೆ.

ಬೇಳಿಗೆ ಹೋಗುವಾಗ ಪವಾರ ಅವಳಿಗೆ ಧ್ಯೇಯ ಹೇಳಿದ್ದ. ಹಣಕ್ಕಾಗಿ ಅವಳು ಚಿಂತಿಸಬೇಕಾದ ಅವಶ್ಯಕತೆ ಏನೂ ಇಲ್ಲ. ಬಹುಶಃ ಅವನು ಹೊರಡುತ್ತಳೇ, ಗಂಟೆಯೋಳಿಗೆ ಶಿಂದೆ ಅಂಕಲ್ ಹಣದೊಂದಿಗೆ ಆಸ್ಪತ್ರೆಗೆ ಬರುತ್ತಾರೆ.

ಪವಾರ ಹೋಗಿ ನಾಲ್ಕು ಗಂಟೆಗೂ ಹೆಚ್ಚು ಸಮಯವಾಯಿತು. ಶಿಂದೆ ಅಂಕಲ್ ದೂರ ದೂರದಲ್ಲಿಲ್ಲ ಕಾಣುವುದೂ ಇಲ್ಲ. ಎರಡು ನೂರು ಎರಡು ನೂರ್ತೆವರ್ತು ರೂಪಾಯಿಗಳಿರಬಹುದು ಪಸಿಸಿನಲ್ಲಿ. ಎಷ್ಟು ಹೊತ್ತಿಗೆ ಮತ್ತೆ ಜೀವಧ ತರಲು ಹೇಳುತ್ತಾರೋ ಡಾಕ್ಟರರು ಗೊತ್ತಿಲ್ಲ. ಮೆಡಿಕಲ್ ಸ್ಕ್ಯೂರೋನವನಿಗೆ ಅಷ್ಟೇ ಅವಳ ಪರಿಚಯವಾಗುತ್ತಿದೆ. ನಾಲ್ಕೆ ದು ಸಾವಿರ ರೂಪಾಯಿಗಳಿಗಂತ ಕಡಿಮೆ ಜೀವಧ ಖರೀದಿ ಮಾಡಿರಲಿಕ್ಕಿಲ್ಲ ಅವನಿಂದ. ಸಂದರ್ಭಬಿಧ್ದರೆ ಉದ್ದರಿ ಹೊಡಲು ಒಪ್ಪಬಹುದು.

ಮತ್ತೆ ಮತ್ತೆ ಆಸ್ಪತ್ರೆಯ ಗೇಟಿನವರೆಗೆ ಗಸ್ತು ತಿರುಗಿದಳು. ಪುಟ್ಟ ಹಾತ್ ಮೇಲೆ ದೂರದಿಂದ ಬರುತ್ತಿರುವ ತಲೆಗಳಲ್ಲಿ ಶಿಂದೆ ಅಂಕಲ್ನ ಮುಖವನ್ನು ಹುಡುಕಿದಳು.

ಉದ್ದಿಗ್ನತೆ ಹೆಚ್ಚಾಯಿತು.

ಒತ್ತೆಡದಿಂದ ಮನಸ್ಸು ಇನ್ನಷ್ಟು ವಿವಶವಾಯಿತು.

ತ್ರೀಡ್ ಯೂನಿಯನ್‌ನಿಗೆ ಪೋನ್ ಮಾಡಿ ಶಿಂದೆ ಅಂಕಲ್‌ರನ್ನು ಹುಡುಕುವ ಮಾರ್ಗ ಯಾವುದು ಎಂದು ಕೇಳುವುದು. ಅವರ ಮನೆಗೆ ಪೋನಿಲ್ಲ. ಅದು ಅವಳಿಗೆ ಗೊತ್ತಿದೆ. ಆದರೆ ಅಕ್ಕ ಪಕ್ಕದಲ್ಲಿ ಯಾವುದಾದರೂ ಸಂಪರ್ಕ ನಂಬರಿದ್ದರೆ!

ಸಾರ್ವಜನಿಕ ಟೆಲಿಪೋನ್ ಬೂತ್ ಕಡೆ ಹೊರಟಾಗೆಲ್ಲ ಇನ್ನೂ ಸ್ಪಷ್ಟ ಹೊತ್ತು ಧ್ಯೇಯದಿಂದ ಇರ್ಲೋಣವೆಂದು ಯೋಜಿಸಿ ಕಾಲು ತಡೆಯುತ್ತಿತ್ತು. ಅತ್ತ ಅವಳು ಪೋನ್ ಮಾಡಲೆಂದು ಹೋದಾಗ ಇತ್ತು ಶಿಂದೆ ಅಂಕಲ್ ಬಂದು ಅಂಗಳದಲ್ಲಿ ಅವಳನ್ನು ಹುಡುಕಿದರೆ ಅನಿಸುತ್ತಿತ್ತು. ಅಲ್ಲದೆ ಪೋನ್ ಮಾಡಿದರೆ ಕಾರ್ಮಿಕರ ಯೂನಿಯನ್‌ನಲ್ಲಿ ಆಕಾರಣವಾಗಿ ಗಲಾಟೆ ಶುರುವಾದರೆ!

ಶಿಂದೆ ಅಂಕಲ್ ಬದಲು ತಡವಾಗಿರುವುದಕ್ಕೆ ಇನ್ನೂ ಬಂದು ಕಾರಣ ಹೊಳೆಯಿತು. ಹಣಕ್ಕಾಗಿ ಅವರು ಬ್ಯಾಂಕಿಗೆ ಹೋಗಬೇಕಾಗಿ ಬಂದಿರಬಹುದು. ನಿನ್ನ ಹಗಲಿಡೀ ಅವರು ಅವಳೊಂದಿಗೆ ಆಸ್ಪತ್ರೆಯಲ್ಲೇ ಇದ್ದರು. ರಾತ್ರಿ ಮನೆಗೆ ಹೋಗಿದ್ದಾರೆ. ಬ್ಯಾಂಕ್ ಮನೆಗೆ ಸಮೀಪದಲ್ಲಿಯೂ ಇರಬಹುದು, ದೂರದಲ್ಲಿಯೂ ಇರಬಹುದು.

ಅಥವಾ ಬಲಪಕ್ಕೆಲುಬಿನ ನೋವೇನಾದರೂ ಅವರಿಗೆ ಹೆಚ್ಚಾಗಿರಬಹುದೇ? ಪೋಲೀಸರ ಹೊಡೆತದಿಂದುಂಟಾದ ಪಟ್ಟಿನ ನೋವನ್ನು ಅವರು ಆಗೀಗ

ಅನುಭವಿಸಬೇಕಾಗುತ್ತಿತ್ತು. ಅಂಥದ್ದೇನಾದರೂ ಇದ್ದರೆ ಅಂಕಲ್ ಆಸ್ಟ್ರೋಗೆ ಸುದ್ದಿ ಕಳಿಸುತ್ತಿದ್ದರು. ಅವಳೊಬ್ಬಳೇ ಆಸ್ಟ್ರೋಯಲ್ಲಿ ದಾರಿ ನೋಡುತ್ತಿರುತ್ತಾಳೆಂಬುದು ಅವರಿಗೆ ಗೊತ್ತಿತ್ತು.

ಮನಸ್ಸಿನ ಮೇಲೆ ಇದೊಂದೇ ಒತ್ತಡ ಅಲ್ಲ. ಭರವಸೆಯ ಇಟ್ಟಿಗೆಗಳು ಇನ್ನಷ್ಟು ಸಡಿಲವಾಗುತ್ತಿವೆ.

ಗೌತಮಿ ಸುಮಾರು ಒಂಬತ್ತೂವರೆಯ ವೇಳೆಗೆ ಅವಳನ್ನು ಭೇಟಿಯಾಗಲು ಆಸ್ಟ್ರೋಗೆ ಬಂದಿದ್ದಳು. ಅವಳನ್ನು ನೋಡುತ್ತೇಲೇ ಕೈಮುಗಿದು ಪವಾರ ಹೊರಟಿಹೋಗಿಬಿಟ್ಟು, ಮತ್ತೂ ಸ್ಪಷ್ಟ ಹೊತ್ತು ಇರಲು ತಾನು ಒತ್ತಾಯ ಮಾಡಿದರೂ ಅವನು ಕೇಳಲಿಲ್ಲ.

ಅವಳ ಬಗೆಗೆ ಮೇಡಂಗೆ ತುಸು ಬೇಸರವಾಗಿದೆಯಂದು ಗೌತಮಿ ಹೇಳಿದಳು. ನಾಲ್ಕು ದಿನಗಳಿಂದ ಅವಳು ಆಫೀಸು ಕಡೆ ಹಣಕಾಸಿ ಹಾಕಲೂ ಇಲ್ಲ. ಕೆಲವು ಮಹಿಳೆಯ ಪತ್ರಿಗಳನ್ನು ಟ್ರೈಪ್ ಮಾಡಬೇಕಾಗಿತ್ತು. ನಿನ್ನೆಯವರೆಗೆ ಆಭರಣಗಳ ದೊಡ್ಡ ವ್ಯಾಪಾರಿಗಳ ಎದುರು ಆಭರಣಗಳ ಅಲಂಕೃತ ಪ್ರದರ್ಶನ ಮಾಡಬೇಕಾಗಿತ್ತು. ದೇವಯಾನಿ ಘೋಷ್ ಬಹಳ ಬಿಜಯಾಗಿದ್ದಳು. ಅವಳು ಬರಲು ನಿರಾಕರಿಸಿದಳು. ಚೇತನಾಸ್ವಾಮಿ ಅನುಗ್ರಹ ಶೋರಿದಳು. ನಾವೇ ತಯಾರು ಮಾಡಿದ ಮಾಡೆಲ್ ನಮಗೇ ಚಕ್ಕಿಫಣ್ಣ ತಿನಿಸಿದಳು. ಲಂಚ್ ನಂತರ ಒಂದು ಕ್ಷಣಿ ಕೂಡ ನಿಲ್ಲುವುದಿಲ್ಲ. ಅಲ್ಲದೆ ರೆಮ್ಯಾನರೇಶನ್ ಇದು ಸಾವಿರಕ್ಕಿಂತ ಕಡಿಮೆ ತಗೊಳಿಂದಿಲ್ಲ! ವ್ಯಾಪಾರಸ್ಥರನ್ನು ಪ್ರಲೋಭನೆ ಮಾಡಲು ನಮ್ಮ ಈ ಪ್ರಯೋಗ ಅಧ್ಯಾತ್ಮವಾದದ್ದು. ಇಲ್ಲವಾದರೆ ಸ್ತ್ರೀ ಪ್ರತಿಮೆಗೆ ಆಭರಣ ಶೋಷಿಸಿ ಶೋರಿಸಬಹುದು ಎಂಬುದು ನಿನಗೂ ಗೊತ್ತು!

“ಚೇತನಾ ಸ್ವಾಮಿಯನ್ನು ನೀನು ಭೇಟಿಯಾಗಿದ್ದೆ ಅಲ್ಲವಾ?”

“ಭೇಟಿಯಾಗಿದ್ದೆ.”

“ಆ ಹದಿನೆ ಅವುನಿಗೆ ಯಾರ ಹಾನಿ-ಲಾಭದಿಂದ ಆಗಬೇಕಾಗಿದ್ದೇನಿದೆ? ನಿನ್ನ ಕರಬುಳಿದೆ ಬೀಜದಂತಹ ಹಲ್ಲನ್ನು ಕಿವಿಯವರೆಗೆ ಬಾಯಿತೆರೆದು ನಕ್ಕ ಶೋರಿಸಬೇಡ ಎಂದು ಎಷ್ಟು ಬಾರಿ ತಿಳಿವಳಿಕೆ ಹೇಳಿದೇವೇನೋ. ಆದರೆ ಉಪದೇಶ ಯಾವ ಪ್ರಭಾವವನ್ನು ಬೀರಲೇ ಇಲ್ಲ. ಎಲ್ಲ ನಮ್ಮ ಪ್ರಯತ್ನ ಹೊಳೆಯಲ್ಲಿ ಹುಸೀಸೇಹಣ್ಣು ತೊಳೆದ ಹಾಗಾಯಿತು. ತನ್ನ ಇದು ಸಾವಿರವನ್ನು ತಗೊಂಡೇ ಹೋದಳು.”

ಗೌತಮಿ ಸೋಲನ್ನು ಜೀರ್ಣಸಿಕೊಳ್ಳಲಾರದವಳಾಗಿದ್ದಳು.

ನಾನು ಮೇಡಂ ಅವರಿಗೆ ಸಲಹೆ ಹೊಟ್ಟಿದೆ. ಮೂರು ನಾಲ್ಕು ತಾಸುಗಳ ಮಟ್ಟಿಗೆ ನಿನ್ನನ್ನು ಕರೆಸಿಕೊಂಡರಾಯಿತು. ಮನೆಯ ಬೇರೆ ಯಾರಾದರೂ ಆಸ್ಟ್ರೋಯಲ್ಲಿ ಕುಳಿತುಕೊಡಿರ್ತಾರೆ - ಎಂದು ನಾನು ಹೇಳಿದೆ. ಆದರೆ ಮೇಡಂ ಸಂಕೋಚ ಮಾಡಿಕೊಂಡರು. ಅಕಸ್ಮಾತ್ತಾಗಿ ಅದೇ ವೇಳೆಗೆ ಏನಾದರೂ ಆಗಬಾರದ್ದು ಆದರೆ

೬೯ / ಆವಿಗೆ

ನಾವೂ ನಮ್ಮನ್ನು ಕ್ಷಮಿಸಿಕೊಳ್ಳಲಾರೆವು. ಮತ್ತು ನಮಿತಾ ಕೂಡ ಜೀವನ ಪರ್ಯಂತ ಈ ಘಟನೆ ಮರೆಯೋದು ಕಷ್ಟವಾಗಬಹುದು.

ತನ್ನ ವಿವಶತೆಯನ್ನು ಅವಳು ಗೌತಮಿಯೋಡನೆ ಹೇಳಿಕೊಂಡಳು. ಅವರ ಕುಟುಂಬದ ಆಂತರಿಕ ಸಂಕಟಗಳು ಮೇಡಂ ಅವರಿಗೆ ಗೊತ್ತಿಲ್ಲವೆಂದಲ್ಲ. ಮನೆಯಲ್ಲಿ ಹಿರಿಯ ಮಕ್ಕಳ ಜವಾಬ್ದಾರಿ ಮುಳ್ಳಿನ ಕೆರಿಟಿ ಇದ್ದ ಹಾಗೆ. ಜೀವನ-ಮರಣದ ಮಧ್ಯ ಪ್ರತಿಕ್ಷಣ ಹೋರಾಟ ನಡೆಸಿರುವ ಅಪ್ಪಾಜಿಯನ್ನು ಬಿಟ್ಟು ಬರುವುದು ಹೇಗೆ? ತನ್ನ ಬದಲಿಗೆ ಅಮೃತನನ್ನು ಬಿಡುವುದು ವ್ಯಧರ. ಹಣಕಾಸಿನ ಯೋಗ್ಯ ವ್ಯವಸ್ಥೆ ಮಾಡುವುದೂ ಅವಳಿಂದ ಸಾಧ್ಯವಿಲ್ಲ. ಜೀವಧರಣೆಯನ್ನು ತರಲು ಓಡಾಡುವುದೂ ಸಾಧ್ಯವಿಲ್ಲ. ವಾಸ್ತವಿಕವಾಗಿ ಸಂಬಂಧಿಕರು ಮಾಡಬೇಕಾದ ಕೆಲಸಕ್ಕೆ ಅಪ್ಪಾಜಿಯವರ ಸಹವರ್ತಿಗಳು ಹೊಂಕಕ್ಷಿದ್ದಾರೆ. ಮಿಶ್ರಮಾತ್ರ ಪಾಳಿ ಮಾಡಿಕೊಂಡು ಕಾಯುತ್ತಾರೆ. ಅವರು ರಾತ್ರಿ ಆಸ್ತಿತ್ವೇಯಲ್ಲಿ ಮಲಗುತ್ತಾರೆ. ಹಗಲೂ ಯಾರಾದರೊಬ್ಬರು ಅವಳ ಜೊತೆಯಲ್ಲಿ ಇದ್ದೇ ಇರುತ್ತಾರೆ.

“ಅವರ ಏಕಮಾತ್ರ ಸಂಪತ್ತು ಅವರ ಸಂವೇದನಶೀಲತೆ.”

ಅವಳ ಮಾತನ್ನು ಕೇಳಿ ಗೌತಮಿ ಸ್ವಲ್ಪ ಅಸಹಜವಾದಳು.

“ಯಾರಿಗೆ ಯಾವ ಸಾಮಧ್ಯವಿದೆಯೋ, ಅದನ್ನು ಅವರು ಕೊಡಬಲ್ಲರು.”

“ಇಲ್ಲ, ಹಾಗೇನಿಲ್ಲ” ಅವಳು ಗೌತಮಿಯ ಮಾತನ್ನು ಕತ್ತರಿಸಿದಳು “ಹಣದ ವಿಷಯದಲ್ಲಿ ಅವರು ಅಸಮರ್ಥರು. ಆದರೆ ತಮ್ಮೊಳಗೆ ಚಂದಾ ಹಾಕಿಕೊಂಡು ಯಾವ ಕೆಲಸವನ್ನೂ ನಿಲ್ಲಲು ಕೊಡುವುದಿಲ್ಲ. ಹಾಗಂತ ಅವರ ಚಂದಾ ಹಣ ಯಾತಕ್ಕೂ ಸಾಲದು, ನಿಜ. ಆದರೆ ಸಂಘರ್ಷದ ಬೆಂಕಿಯಲ್ಲಿ ಮಲ್ಲು ಕಣ್ಣ ಹಾಕಿದರೂ ಕಾವು ನಿಲ್ಲಲು ಕೊಡುವುದಿಲ್ಲ.”

“ಒಣಿಗದ ಎಲೆ-ಪುಳ್ಳಿ ಕೂಡ ಕೈಗೆ ಸಿಗದಿದ್ದರೆ ಆಗ?” ಗೌತಮಿಯನ್ನು ಶ್ರಮಿಕರ ಗೌರವದ ಗಾಥೆ ಉಬ್ಬಿಸಿತು.

“ಹಾಗಾದರೂ ನಂದುವುದಿಲ್ಲ. ಬೂದಿಯ ತಳದಲ್ಲಿನ ಅದುಮಿದ ಯಾವುದೇ ಒಂದು ಕಿಡಿ ಉಳಿದುಕೊಳ್ಳುತ್ತದೆ.”

“ಪ್ರತ್ಯೇಯೇನೆಂದರೆ ಬೂದಿ ಸ್ವಯಂ ಮೃತ್ಯು. ಮೃತ್ಯುವಿನ ಆಲಿಂಗನದಲ್ಲಿ ಎಲ್ಲಿಯವರೆಗೆ ಅದು ಸುರಕ್ಷಿತವಾಗಿರಬಲ್ಲದು?”

“ಈ ದೇಶದ ಕೋಟಿ ಕೋಟಿ ಒಲೆಯ ಬೂದಿಯಲ್ಲಿದಗಿದ ಕಿಡಿಯಿಂದಲೇ ದಿನವೂ ಬೆಳಿಗೆ-ಸಂಜೆ ಬೆಂಕಿ ಪುನರುಜ್ಜೀವನ ಪಡೆಯುತ್ತದೆ. ಬೂದಿ ಅದಕ್ಕೆ ಸುರಕ್ಷಾ ಕವಚವಾಗಿರುತ್ತದೆ, ಮೃತ್ಯುವಲ್ಲ! ತಪ್ಪ ಯೋಚನೆ ನಿನ್ನದು.”

ಗೌತಮಿಯ ಒಳಗೆ ಅಡಗಿದ ಶಿಕಾರಿ ಅಪಾಯಿದ ಗಂಟೆಯಿಂದ ಸತರ್ಕನಾದ. ಜಚ್ಚೆಯನ್ನು ಅಲ್ಲಿಗೇ ಮುಗಿಸಿದಳು.

ಅವಿಗೆ / ಇಂದ್ರ

“ಇರಲಿ, ಬಿಡು! ಇಂಥ ನಾಚೂಕಾದ ಸಂದರ್ಭ ವಾದ-ವಿವಾದದ್ದಲ್ಲ. ಮೇಡಂ ಕೆಲಸದಲ್ಲಿ ಬಹಳ ತೊಡಗಿಕೊಂಡಿದ್ದಾರೆ. ಆದರೆ ನಿನ್ನ ಬಗ್ಗೆ ಬಹಳ ಚಿಂತಿತರಾಗಿದ್ದಾರೆ. ಆಸ್ತುತ್ತಿಗೆ ಬರಬೇಕೆಂಬ ಇಚ್ಛೆ ಇದ್ದರೂ, ಸಮಯ ಸಿಗ್ತಾ ಇಲ್ಲ. ಕಾರಖಾನೆಯ ಕೆಲಸಕ್ಕೂ ಒಂದಾಡುವುದು ಬೇರೆ.”

“ನಿನಗೆ ಗೊತ್ತಿದೆಯಲ್ಲ. ಹಳೆಯ ಕೆತ್ತನೆಯ ಕೌಶಲ ಮುದಿ ಎಲುಬುಗಳ ಚಮತ್ವಾರವಲ್ಲವಾ! ಅವರಿಗೆ ಬೇಕಾದದ್ದು ಮಾನ-ಸಮಾಜದ ಬಿಸಿ, ಅದರಿಂದ ನಾವು ಮೇಡಂ ಹುರಿದುಹೋದೆವು. ಅಂತೂ ಇವತ್ತು ಸಂಜೆ ಸಂಜಯ ಕನೋಯಿ ಅವರ ಆರ್ಥರ್ ಪೂರ್ಣವಾಗುವುದು. ಪಾಲಿಶಿಂಗ್ ಮುಂತಾದ ಕೆಲಸವನ್ನೆಲ್ಲ ಮೇಡಂ ತಮ್ಮ ಸ್ವಯಂ ದೇಶಿರೇಖೆಯಲ್ಲೇ ಮಾಡಿಸ ಬಯಸಿದ್ದಾರೆ. ರಾತ್ರಿಯಿಡೀ ಈ ಕೆಲಸದಲ್ಲಿ ತೊಡಗಿಕೊಂಡಿರ್ತಾರೆ. ಕಳೆದ ಸಂಜೆ ಆರ್ಥರ್ ಸಂಬಂಧವಾಗಿ ಸಂಜಯ ಕನೋಯಿ ಜೋತೆ ಅವರ ಮಾತುಕತೆ ಆಗಿದೆ. ದಿಲೆವರಿ ತಗೊಳ್ಳಲು ಅವರು ನಾಳೆ ಮಧ್ಯಾಹ್ನ ಬರಲಿದ್ದಾರೆ.”

“ನಿನ್ನ ಬಳಿ ಮಾತನಾಡಲ್ಲಿಲ್ಲವಾ?”

“ಆಂ! ನಿನ್ನ ತಂದೆಯವರ ಯೋಗಕ್ಕೇಮದ ಬಗ್ಗೆ ಮೇಡಂ ಬಳಿ ಕೇಳಿ ಇದ್ದರು.”

“ಅಲ್ಲ ಕನೋಯಿ ಅವರು ನಿನ್ನ ಬಳಿ ಏನಾದರೂ ಹೇಳಿ ಹೋಗಿದಾರಾ?”
ಸ್ವಪ್ನವಾಗಿ ಕೇಳುವುದಕ್ಕೆ ಸಂಕೋಚ ಮಾಡಿಕೊಂಡಳು ಅವಳು.

ಗೌತಮಿಯ ಮುಖಿದ ಮೇಲೆ ಉತ್ಸರ್ಪಿತ ಹರಡಿತು.

“ಯಾವ ವಿಷಯದಲ್ಲಿ?”

ಅವಳಿಗೆ ಏನೂ ತಿಳಿಯಿದರುವುದು ಅವಳನ್ನು ಗೊಂದಲದಲ್ಲಿ ನೂಕಿತು. ಸ್ವಯಂ ಸಂಜಯ ಕನೋಯಿ ತಾವು ಹೇಳಿದಂತೆ ಗೌತಮಿಯ ಬಳಿ ಹಣಕಾಸಿನ ಬಗೆಗೆ ಯಾವ ಚರ್ಚೆಯನ್ನೂ ಮಾಡಲಿಲ್ಲವೆಂದಾಯಿತು.

“ಅಂದರೆ, ಅಲಹಾಬಾದ್ ನಲ್ಲಿ ನಡೆದ ಗೋಃಷಿಯಲ್ಲಿ ಭಾಗವಹಿಸಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದಾರಾ ಅಂತ.”

“ಇಲ್ಲ, ನನ್ನೊಡನೆ ಈ ಬಗ್ಗೆ ಏನೂ ಚರ್ಚೆ ನಡೆಯಲಿಲ್ಲ.”

“ನಿನ್ನೊಡನೆ ಮಾತನಾಡಿರಬಹುದು ಅನ್ನಿಸಿತು. ಅದಕ್ಕೇ ಕೇಳಿದೆ.”

“ರೂಪಾಯಿಗಳ ಆವಶ್ಯಕತೆಯೇನೂ ಇಲ್ಲವಾ ನಿನಗೆ?”

ಸಂಕೋಚವು ಪ್ರಾನಃ ನಾಲಗೆಗೆ ಬೀಗ ಹಾಕುವ ಪ್ರಯತ್ನ ಮಾಡಿತು. ಸಂಕಟ ಸಂದರ್ಭದಲ್ಲಿ ಹೇಳಿ ಸಹಾಯಮಾಡುತ್ತಾರಾ?

“ಇದೆ... ಮೇಡಂ ಅವರ ಬಳಿ ಹೇಳಿದ್ದೆ” ನಾಚಿಕೆಬಿಟ್ಟ ಹೇಳಿದಳು.

“ಈ ಎರಡು ಸಾವಿರ ರೂಪಾಯಿಗಳನ್ನು ಕಳಿಸಿಕೊಟ್ಟಿದ್ದಾರೆ.... ಪಿಎಂ ತೆಗೆದ

೪೦೦ / ಆವಿಗೆ

ಗೌತಮಿ ಬದು ನೂರು ರೂಪಾಯಿಗಳ ನಾಲ್ಕು ಸೋಟುಗಳನ್ನು ಅವಳ ಕೈಯಲ್ಲಿಟ್ಟಳು” ಮತ್ತು “ಅವಶ್ಯಕತೆಯಿದ್ದರೆ ನಿಸ್ಸಂಕೋಚವಾಗಿ ಹೇಳು. ನಾನು ಬರಲಾರೆ. ತ್ವೇವರ್ ಬಂದು ತಲುಪಿಸಿ ಹೋಗ್ನಾನೆ.”

“ಅವಶ್ಯಕತೆ ಬಿದ್ದರೆ ಪೋನೊ ಮಾಡ್ದೇನೆ. ಬಾಬೂಜೆಯ ಸಹಕಾರಿಗಳು—ಗೆಳೆಯರು ವ್ಯವಸ್ಥೆ ಮಾಡುತ್ತಿದ್ದಾರೆ.”

“ಆಸ್ತತೇ ಮತ್ತು ಖಚು ಮೂವತ್ತಾರು ಅಂಕೆ ಇದ್ದ ಹಾಗೆ! ಅಂದಹಾಗೆ ಡಾಕ್ಟರ್ ಏನು ಹೇಳಿದಾರೆ?”

“ಈಶ್ವರನ ಪ್ರಾಧನ ಮಾಡು...” ವಿಹ್ವಲಳಾಗಿ ಅವಳು ಎರಡೂ ತುಟಿಗಳನ್ನು ಬಿಗಿಯಾಗಿ ಕಚ್ಚಿ ಹಿಡಿದಳು. ಒಳಗಡೆಯ ಒಳತೋಟಿಯನ್ನು ಹೊರಗೆ ಬಾರಲು ಕೊಡದಿರುವಂತೆ ಭಾಗಿಲ ಚಿಲಕ ಏರಿಸಿದವಳ ಹಾಗೆ ಕಾಣಿಸಿದಳು. ಗೌತಮಿ ಭಾವುಕ್ಕಾದಳು.

“ಅಮ್ಮೆ ಈ ವಯಸ್ಸಿನಲ್ಲಿಯೂ ದಷ್ಟಪ್ಪಪ್ಪವಾಗಿದ್ದಾಗೆ. ಆದರೆ ಯಾರಿಗಾದರೂ ಕಾಯಿಲೆಯಾದರೆ ನನಗೆ ಭಯವಾಗುತ್ತದೆ. ಅದಕ್ಕೆ ನಾನು ಭಗವಂತನ ಬಳಿ ಬೇಡೋದು ಇಷ್ಟೇ, ಅವರು ಯಾವಾಗಲೇ ಹೋಗಲಿ, ಪಾಪಾನ ಹಾಗೆ ಅವರೂ ಹಾಟ್‌ಫೇಲ್ ಆಗಿ ಹೋದರೇ ಒಳ್ಳೆಯದು ಅಂತ...”

“ಯಾವ ಪಾಪಾ...?” ಗೊತ್ತಿಲ್ಲದೆ ಬಾಯಿಂದ ಹೊರಬಿತ್ತು.

ಅನಿರೀಕ್ಷಿತವಾದ ಪ್ರಶ್ನೆಯು ಗೌತಮಿಯನ್ನು ಅವಾಕ್ಷಾಗಿಸಿತು. ಆದರೆ ಒಂದೇ ಕ್ಷೇತ್ರದಲ್ಲಿ ಸಂಬಾಳಿಸಿಕೊಂಡಳು.

“ಮನೆಯಿಂದಷ್ಟೇ ಅಲ್ಲ, ಜೀವನದಿಂದಲೇ ಕಿತ್ತೂಗೆದರು, ಜೀವಂತವಿದ್ದೂ ಅವರು ನನ್ನ ಪಾಪಾ ಹೇಗೆ ಆಗಬಲ್ಲರು! ನನ್ನನ್ನು ಮನೆಯಲ್ಲಿಟ್ಟುಕೊಂಡವರಷ್ಟೇ ಅಲ್ಲ, ತಮ್ಮ ಜೀವನದಲ್ಲಿಯೂ ಒಳಗೊಂಡವರು ಮಾತ್ರವೇ ಪಾಪಾ ಆಗಬಲ್ಲರು ಅಲ್ಲವಾ?”

ಹೊರಡಲು ತಯಾರಾದ ಗೌತಮಿ ಆತ್ಮೀಯತೆಯಿಂದ ಅವಳ ಕೈ ಹಿಸುಕಿದಳು.

“ಒಂದು ಕಾಲವಿತ್ತು. ಗೆಳತಿ! ಜೀವನದ ಹರತ್ತಗಳ ಮೇಲೆ ಬದುಕುತ್ತಿದ್ದೆ ನಾನು—ತೇಯಾ—ತೇಯಾ. ಈಗ ನನ್ನ ಷರತ್ತಿಗೊಳಪಟ್ಟು ಜೀವನ ಜೀವಿಸ್ತದೆ. ನಾನು ಹೇಳಿದ ಹಾಗೆ... ಜೀವನವನ್ನು ನಮಗೆ ಬೇಕಾದಂತೆ ಮುಷ್ಟಿಯಲ್ಲಿಟ್ಟು ಬದುಕೋದು ಎಷ್ಟು ಕೆಷ್ಟು, ಅಲ್ಲವಾ?”

ಗೌತಮಿ ಆವೇಶದಲ್ಲಿ ತೇಲಿ ಹೋಗುತ್ತಿದ್ದಳು—

“ನಿನಗೆ ಬಹಳಪ್ಪು ಸಂಗತಿಗಳು ಗೊತ್ತಾಗಿರಬಹುದು ಬಹುಶಃ! ಉಳಿದದ್ದನ್ನು ನಾನು ಹೇಳಿದೇನೆ. ಅಮ್ಮನ ಹೊರತಾಗಿ ಮನೆಯಲ್ಲಿ ನನ್ನ ಒಬ್ಬ ನೆಪಮಾತ್ರದ ಗಂಡನಿದ್ದಾನೆ—ಹೇಸರು ಅಶೋಕ. ಲೆಕ್ಕಿಷ್ಟೇ, ಮನೆಯಲ್ಲಿ ಬೀರು, ವಾಶಿಂಗ್ ಮಶೀನ್, ಪ್ರಿಜ್, ಡಿಶ್ ವಾಶರ್ ಇರುತ್ತಲ್ಲ ಹಾಗೇ. ಅವರು ನನ್ನ ಕೆಲಸಕ್ಕೆ ಎಷ್ಟು ಬರುತ್ತಾರೋ,

ಅಪ್ಪು ನಾನು ಅವರಯೋಗಕ್ಕೇಮ ನೋಡ್ದೂತೇನೆ! ಅಶೋಕನೊಂದಿಗೂ ಇದೇ ಬಗೆಯ ಸಂಬಂಧ! ಉಳಿದಂತೆ ನಾನು ಏನು, ಎಲ್ಲಿಗೆ ಹೋಗ್ಗೇನೆ, ಯಾರ ಸಂಗಡ ಮಲಗ್ಗೇನೆ, ಮಲಗೋದಕ್ಕೆ ಬಯಸ್ತೇನೆ, ಮಲಗೋದಿಲ್ಲ ಯಾವುದೂ ಅವನಿಗೆ ಸಂಬಂಧವಿಲ್ಲ. ಮನೆ ನನ್ನದು. ಬೇಕಾದರೆ ಅವನು ಇರಬಹುದು, ಇಲ್ಲವಾದರೆ ಬಿಟ್ಟುಹೋಗಬಹುದು.

“ಒಂದು ಗಭರ ಕೆಡವಿಸಿದೆ, ಮತ್ತೆ ಮೂರು ಹುಟ್ಟಿಸಿದ. ಮಿಂಟ್‌ಲೂ... ಅಂದರೆ ಸೌರಭ ನನ್ನೊಂದಿಗಿದಾನೆ. ಇದೇ ಜೂನ್‌ನಿಂದ ಪಂಚಗವಿ ಕಾರಮೈಕೆಲ್‌ಗೆ ಎಡ್ಡಿಶನ್‌ ಆಗಿದೆ ಅವನದು. ಅಶೋಕನಿಗೆ ಒಂದು ಹುಡುಗಿಯನ್ನು ಹುಟ್ಟಿಸಬೇಕೆಂದಿದೆ. ಒಂಬತ್ತು ತಿಂಗಳು ಹೊಚ್ಚೆ ಉಳಿಸಿಕೊಂಡು ನಾನು ನಿಷ್ಪಿಯಿಂಜಾಗಲು ಬಯಸೋದಿಲ್ಲ. ಅಥವಾ ಕತ್ತರಿಸುವಿಕೆಗೆ ಒಳಗಾಗುವ ಕುರಿಯಹಾಗೆ, ಪ್ರಸವವೇದನೆಯನ್ನು ಸಹಿಸುತ್ತಾ ಚಡವಡಿಸಲಾರೆ?”

“ಗಂಡ ಅಂದರೇನು ಹೇಳು, ಅಧಿಕಾರಯುತ ಬಲಾತ್ಮಾರಿ ಅಧೋರ್ಯಜ್ಞ... ಯಾವಾಗ ಮನಸ್ಸಿಗೆ ಬಂತೋ, ಹೆಂಡತಿ ಮಲಗಿರಲಿ, ಎಚ್ಚರಾಗಿರಲಿ, ಕೆಲಸದಲ್ಲಿ ಶೋಡಗಿರಲಿ, ಅವಳಿಗೆ ಇಪ್ಪು ಇಲ್ಲದಿರಲಿ-ಎತ್ತಿಕೊಂಡು ಬಂದು ಹಾಸಿಗೆ ಮೇಲೆ ಕುಕ್ಕೋದು, ನಾನು ಅಶೋಕನನ್ನು ಈ ಅಧಿಕಾರದಿಂದ ವಂಚಿತಗೊಳಿಸಿದ್ದೇನೆ.”

“ಎಷ್ಟೂಂದು ವಿಡಂಬನೆಯ ಮೂಲಕ ಹಾದುಹೋಗ್ತಾ ಇದೆನಿನ್ನ ಜೀವನ...” ಗೌತಮಿಯ ಅಂಗ್ಯೇಯನ್ನು ಕೃಯಲ್ಲಿ ಹಿಡಿದು ತಟ್ಟಿದಳು ಅವಳು.

ಜಿಜ್ಞಾಸೆ ಮನಸ್ಸಿನಲ್ಲಿ-ಒಂದು ಬಸಿರು ಕೆಡವಿಸಿಕೊಂಡ ಮೇಲೆ ಮತ್ತೆ ಮೂವರು ಮಕ್ಕಳಾದರು ಅಂದಳಲ್ಲ, ಅವರಲ್ಲಿ ಕೇವಲ ಮಿಂಟ್‌ಲೂ ಅಷ್ಟೇ ಅವಳ ಬಳಿ ಯಾಕೆ ಇದಾನೆ? ಮಧ್ಯದವರಿಭರು ಉಳಿಯಲಿಲ್ಲವಾ? ಕೇಳುವ ಸಾಹಸ ಮಾಡಲಾಗಲಿಲ್ಲ. ಬಹುಶಃ ಇಲ್ಲದೇ ಇರಬಹುದು, ಇಲ್ಲವಾದರೆ ಅವರ ಸುದ್ದಿ ಹೇಳಿರಲಿಲ್ಲವಾ!

“ವಿಡಂಬನೆಗಳು ನಿನ್ನ ಸುತ್ತ ಏನು ಕಡಿಮೆ ಇಲ್ಲ. ನಮಿತಾ?” ಅವಳ ಮುಷ್ಟಿಯಿಂದ ತನ್ನ ಬಲ ಅಂಗ್ಯೇಯನ್ನು ಎಳೆದುಕೊಂಡು ಅವಳ ಕೃಮೇಲೆ ಇಟ್ಟಳು ಗೌತಮಿ. “ಒಂದು ಅನುಭವ ತುಂಬಿದ ಕಲಿಕಿಯನ್ನು ನಿನ್ನ ಜೊತೆ ಹಂಚಿಕೊಳ್ಳಲು ಬಯಸ್ತಿದೇನೆ. ಜೀವನದಲ್ಲಿ ಮನುಷ್ಯ ಎಂದೂ ಏಕಾಕಿಯಾಗಿರಲಾರ, ಒಮ್ಮೆ ಇದನ್ನು ಅವನು ಯೋಚಿಸಿದರೂ ಅವನು ಒಂಟಿಯಲ್ಲ!”

ಪ್ರತ್ಯೇಕರವಾಗಿ ಬಾಗಿದ ತಿರುಗು ನೋಟದಲ್ಲಿ ಆದ್ರ್ಯತೆಯಿತ್ತು.

ಗೌತಮಿಯ ಅಂಗ್ಯೇಯ ಕೆಳಗೆ ಮದುಗಿದ ಅಂಗ್ಯೇ ನಡುಗಿತು. ಅನಿಷ್ಟಿತ ಭವಿಷ್ಯವು ಕರಗುವ ಮಂಜುಗಡ್ಡೆಯ ಹಾಗೆ ಕರಗತೊಡಗಿತು.

“ಸಾಹಸ ಕಳಕೊಳ್ಳಬೇಡ. ನಾವಲ್ಲ ಇದೇವೇ ನಿನ್ನ ಜೊತೆ. ನಾನು ವಿಡಂಬನೆಯ ಹಿಡಿತದಲ್ಲಿದ್ದಾಗ, ಯಾರಾದರೂ ನನ್ನ ಜೊತೆಗಿದ್ದಾರೆ, ನನ್ನ ಜೊತೆಗೆ ಇರಬಲ್ಲರು

೪೦೭ / ಆವಿಗೆ

ಎಂಬುದು ನನಗೆ ತಿಳಿದಿರಲೇ ಇಲ್ಲ, ನನ್ನ ಮಾತಿನಲ್ಲಿ ವಿಶ್ವಾಸವಿಡು! ಮೇಡಂ ಅಕ್ಷಯ್ಯಾ ಸಿಕ್ಕರು, ನಾನು ಬಚಾವಾದೆ...”

“ನೀನು ಬಹಳ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದೆ ನಿನ್ನ ತಂದೆಯವರ ಜೊತೆಗಾರರ ಸಹಕಾರವನ್ನು ಪ್ರಯತ್ನವನ್ನು! ಅದು ಬಹಳ ಒಳೆಯದು. ಬಹಳ ಸುಂದರವಾದದ್ದು, ಅದೂ ನಮಗೆ ಬಹಳ ಅವಶ್ಯಕ. ಆದರೆ ನಿಜ ಏನು? ವಿಸಂಗತಿ ಏನು? ನಿನ್ನ ತಂದೆಯವರು ಯೂನಿಯನ್‌ನ ಕೆಲಸವನ್ನು ಶುರುಮಾಡಿದಾಗಿನಿಂದ ಅವರು ನಿನ್ನ ಕುಟುಂಬದ ಹಿತ್ಯೆಣಿಗಳಾದರು! ಅವರ ಜೊತೆ ಅವರನ್ನು ಎಲ್ಲಿಗೆ ತಲುಪಿಸಿತು? ಅವರು ಸ್ವಯಂ ಎಲ್ಲಿಗೆ ತಲುಪಿದರು? ಯಾರ ಸಂಘರ್ಷ ಸ್ವಯಂ ಎಲ್ಲಿಗೂ ತಲುಪಲಾರದ್ದಾದರೆ, ನಮಿತಾ, ಅವರು ಬೇರೆಯವರನ್ನು ಎಲ್ಲಿಗಾದರೂ ಹೇಗೆ ತಲುಪಿಸಬಲ್ಲರು?”

ರೆಪ್ಪೆ ಬಡಿಯದೆ ಅವಳ ಮುಖವನ್ನು, ಅದರ ಏರಿಳಿತಗಳ ಭಾವವನ್ನು ನೋಡುತ್ತ, ಅಳೆಯುತ್ತ ಆಳವಾದ ನಿಟ್ಟಿಸಿರು ಬಿಟ್ಟಳು ಗೌತಮಿ.

“ಬುಪಿಷ್ಟದಲ್ಲಿ ಅವರೊಂದಿಗೆ ಸೇರಿಕೊಳ್ಳುವುದರ ಅರ್ಥವೆಂದರೆ, ಶುರುವಾದಲ್ಲಿಯೇ ಕಾಯಂ ಆಗಿ ಉಳಿಯುವುದು ಅಷ್ಟೇ” ಅವಳು ತಡೆದಳು.

“ನನ್ನ ಮಾತು ನಿನಗೆ ಅನುಧಾ ಅನಿಸಿದರೆ, ಅದರ ಕಡೆ ಲಕ್ಷ್ಯ ಹೊಡಬೇಕಾದ ಅವಶ್ಯಕತೆಯಿಲ್ಲ. ಆದರೆ ಹೇಳಬೇಕಾದ್ದು ಅನಿವಾರ್ಯವಾಯಿತು. ನೀನು ದ್ವಂದ್ವದಲ್ಲಿ ಬೀಳಬಹುದು. ಮಾತನಾಡುವಾಗ ಸಮಯದ ಸೂಕ್ಷ್ತತೆಯನ್ನು ಅರಿತುಕೊಳ್ಳಬೇಕಾದ ಅವಶ್ಯಕತೆಯಿದೆ. ಯಾಕೆಂದರೆ ಎಂದೂ ಮಾತು ಆಡಲು ಆಗಲಿಕ್ಕಿಲ್ಲ. ಕಾಲ ಯಾವಾಗಲೂ ತನ್ನ ಒತ್ತುಡಿಂದಾಗಿ ಮುಕ್ತವಾಗುವುದಿಲ್ಲ.”

ಗೌತಮಿ ಪುನಃ ಅವಳ ಅಂಗ್ರೇಯನ್ನು ಆತ್ಮೀಯತೆಯಿಂದ ಒತ್ತಿದಳು. “ನಡೆ... ನಿನ್ನನ್ನು ಸಂಬಾಳಿಸಿಕೋ ಹಗಲೆಲ್ಲ ನೀನು ಎಷ್ಟೋ ಬಾರಿ ಅತಿರಬೇಕು, ಅದರಿಂದಾಗಿ ನಿನ್ನ ಕಣ್ಣು ಉದಿಕೊಂಡಿದೆ.”

“ಇಲ್ಲಪ್ಪಾ, ನಿನ್ನ ರಾತ್ರಿ ಸರಿಯಾಗಿ ನಿದ್ದೆ ಮಾಡೋದಕ್ಕೆ ಆಗಿರಲಿಲ್ಲ...”

ಎರಡು ದವಡೆಗಳ ನಡುವೆ ಅವಳು ಸಿಕ್ಕಿಹಾಕಿಕೊಂಡಿದ್ದಾಳೆ ಎಂದು ಅನಿಸಿತು ಅವಳಿಗೆ. ಒಂದು ಕಡೆ ಪವಾರ, ಇನ್ನೊಂದು ಕಡೆ ಗೌತಮಿ!

ವಿಂಡಾಲಾದಲ್ಲಿ ಭೇಟಿಯಾದ ನಂತರ ಇಂದಿನವರೆಗೆ ಗೌತಮಿ ಅವಳನ್ನು ಭೇಟಿಯಾಗಿರಲಿಲ್ಲ.

ಎರಡು ಸಾವಿರ ರೂಪಾಯಿಗಳನ್ನು ಬಹಳ ಒಳೆಯ ಸಮಯಕ್ಕೆ ತಂದುಕೊಟ್ಟಿದ್ದಾಳೆ. ಪಿಎಸ್‌ಎ ಖಾಲಿಯಾದದ್ದು ಅವಳನ್ನು ಹೆಚ್ಚು ಉದ್ದಿಗ್ನೀಗೊಳಿಸಿತ್ತು.

ಗೌತಮಿ ಹೋಗಿ ಒಂದು ಹತ್ತು ನಿಮಿಷವೂ ಕಳೆದಿತೋ ಇಲ್ಲರೋ ನಿಎಸ್‌ ಕೆಲವು ಮುಖ್ಯ ಅವಶ್ಯಕ ಜಿಷಧಾಗಳ ಚೀಟಿಯನ್ನು ಹೊಟ್ಟು ತಕ್ಕಣ ಅಪುಗಳನ್ನು

ತರುವಂತೆ ಆದೇಶ ನೀಡಿದಲು. ಗೌತಮಿ ಹಣಕೊಟ್ಟು ಹೋಗಿರದಿದ್ದರೆ, ಏನು ಮಾಡಲು ಸಾಧ್ಯವಿತ್ತು? ಶಿಂದೆ ಅಂಕಲ್ ಮಾಯಾಮೃಗ ಆಗಬಿಟ್ಟಿದ್ದಾರೆ.

ತುಸುವಾಗಿ ಹಸಿವೆ ಅನುಭವಕ್ಕೆ ಬರತೊಡಗಿತ್ತು.

ಒಂದು ಪ್ಲೇಟ್ ಇಡಲೀಯನ್ನಷ್ಟೇ ತಿಂದಿದ್ದಳು ಪವಾರ ಜೊತೆಯಲ್ಲಿ. ಜೈಷಧಿಗೆ ಕೊಟ್ಟು ಉಳಿದ ಹಣಾದಲ್ಲಿ ಒಂದು ಚಹಾಕ್ಕಾಗಿಯೂ ಖಿಚ್ಕು ಮಾಡಿರಲಿಲ್ಲ. ಟ್ರೈಡ್ ಯೂನಿಯನ್‌ಗೆ ಪೋನ್ ಮಾಡಿದ ಹೊರತು ವಾಸ್ತವ ಏನು ಅನ್ನುವುದು ಗಮನಕ್ಕೆ ಬರುತ್ತಿರಲಿಲ್ಲ. ಪೋನ್ ಮಾಡದಿರಲೂ ಅವಳಿಂದ ಸಾಧ್ಯವಿರಲಿಲ್ಲ. ಎದ್ದಳು, ಸಾರ್ವಜನಿಕ ಚೆಲಿಪೋನ್ ಬೂತಾಗೆ ಹೊರಟಿಬು.

ಬೂತಾನಲ್ಲಿ ಸಿನಿಮಾ ಮಂದಿರದ ಹಾಗೆ ಕ್ಯಾ ಇತ್ತು. ಗೇಟಿನ ಕಡೆ ದೃಷ್ಟಿಯಿಟ್ಟುಕೊಂಡೇ ಅವಳು ಟ್ರೈನಾನಲ್ಲಿ ನಿಂತಳು. ಪವಾರನೇ ಪೋನಿಗೆ ಸಿಕ್ಕುರೂ ಸಿಕ್ಕನೇ? ಮರುಕ್ಕಣ ತನ್ನ ಮೂರ್ವಿತನದ ಬಗ್ಗೆ ಬೇಸರ ಉಂಟಾಯಿತು. ತಲೆ ಸರಿ ಇಲ್ಲ ಅವಳಿಗೆ. ಪವಾರ ಅವಳಿಗೆ ಸಿಗುವುದಾದರೂ ಹೇಗೆ ಸಾಧ್ಯ? ಅವನು ಹೊರಡುವ ಮುನ್ನ ತನ್ನ ದಿನಚರಿಯನ್ನು ತಿಳಿಸಿದ್ದ.

ಬೇಳಗಿನ ಹತ್ತೂವರೆಯ ವೇಳಿಗೆ ಅವನು ಫಾಟಕೋಪರ ಪೋಲೀಸ್ ತಾಣೆಯ ಮುಖ್ಯಸ್ಥರನ್ನು ಭೇಟಿಮಾಡಬೇಕಾಗಿತ್ತು. ಕಿರಪೂ ದುಸಾಧನ ಜಾಮೀನು ವ್ಯವಸ್ಥೆಯ ಸಂಬಂಧವಾಗಿ. ಅನಂತರ ಕಾಮಿಕರ ಯೂನಿಯನ್ ವಕೀಲ ಸದಾಶಿವ ಅತವಲೆ ಅವರ ಮನೆಗೆ ಭೇಟಿ. ಕೆಲಸ ಆಗುವಂತೆ ಕಂಡರೆ ವಕೀಲ ಸದಾಶಿವ ಅತವಲೆ ಜೊತೆಯಲ್ಲಿ ಫಾಟಕೋಪರ ಪೋಲೀಸ್‌ನೇನಾಗೆ. ಅನಂತರ ದುಸಾಧೂ ಹೆಂಡತಿ ಮಕ್ಕಳಿಗೆ ಸಾಂತ್ವನೆ ಹೇಳಲು ಕಾಂಜಾರ ಮಾರ್ಗವಾಗಿ ಅವನ ಮನೆಗೆ. ದುಸಾಧು ಮಕ್ಕಳು ಮರಿ ಭೇಟಿಯಾದ ಅನಂತರ, ಸ್ವೇಶನ್ನಿನಿಂದ ನೇರವಾಗಿ ಲೋಕಲ್ ಹಿಡಿದು ತನ್ನ ಮನೆ ಕಲ್ಲಾಣಕ್ಕೆ ಹೋಗುವುದು. ಕಲ್ಲಾಣಕ್ಕೆ ಹೋಗಿ ಸಾನ್-ಬಟ್ಟೆ ಬಗೆಯುವ ಕೆಲಸಮುಗಿಸಿ ಮತ್ತೆ ನೇರವಾಗಿ ಅವಳ ಬಳಿಗೆ-ಆಸ್ತ್ರಿಗೆ. ಮೂರು ದಿನಗಳಿಂದ ಅವನು ಆಸ್ತ್ರೆ ಹಾಗೂ ಇತರ ಕೆಲಸಗಳಲ್ಲಿ ತೊಡಗಿಕೊಂಡು ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಟ್ರೈಡ್ ಯೂನಿಯನ್‌ನಲ್ಲಿಯೇ ನೆಪಮಾತ್ರಕ್ಕೆ ಇರುವ ವ್ಯವಸ್ಥೆಯಲ್ಲಿ ಅವನು ಸಾನ್ ಮುಗಿಸಿದ್ದ. ಅವನು ಟ್ರೈಡ್ ಯೂನಿಯನ್‌ಗೆ ಬಂದ ಮೇಲೆ ಅಲ್ಲಿಸಲ್ಪದ ಚಿಲ್ಲರೆ ಕೆಲಸದಲ್ಲಿಯೇ ತೊಡಗಿಕೊಂಡಿರುತ್ತಾನೆ. ಸ್ವಯಂ ಅವನಿಗೆ ಉಟ-ಉಡುಪು, ಆರಾಮಿನತ್ತ ಲಕ್ಷ್ಯ ಮನೆ-ಮಾರು ಯಾವುದೂ ಇಲ್ಲ. ಅಲೆಮಾರಿಯ ಹಾಗೆ.

ಹೋಗ್ತು ಇರುವಾಗ ದುಸಾಧು ಬಗೆಗೆ ಪವಾರನೊಡನೆ ಮಾತುಕತೆ ನಡೆದಿತ್ತು.

ದುಸಾಧನಿಗೆ ಬಂದೆರಡಲ್ಲಿ ಹಲವು ವ್ಯಾಸಗಳು. ಕುಡಿತ, ರಂಡೆಬಾಜು, ಮಟಕಾ ಆಡುವುದು, ಗಾಂಜಾ ಚರಸ್ ಸೇವನೆ ಅವನ ಚಟಗಳು. ಎಲ್ಲಿ, ಯಾವಾಗ ಬೇಕಾದರೂ ಅದೇ ದಂಢೆ!

೪೦೪ / ಆವಿಗೆ

ದುಸಾಧ ಮಾತ್ರ ಇದಕ್ಕೆ ಅಪವಾದ ಅಲ್ಲ. ಹೆಚ್ಚನ ಕಾರ್ಮಿಕರದು ಇದೇ ದಯನೀಯ ಸ್ಥಿತಿ. ತಿಂಗಳ ಕೊನೆಯಲ್ಲಿ ಕಂಪನಿಯಿಂದ ಜೀಬು ವಿಚ್ಯಾಗೆ ಸಿಗುತ್ತೇ, ಮನೆಗೆ ಆಹಾರಧಾನ್ಯ ಒಯ್ಯಬುದು ಬಿಟ್ಟು, ಹಣವನ್ನು ಎರಡಕ್ಕೆ ನಾಲ್ಕು ಮಾಡುವ ಆಸೆಯಿಂದ ಮುಟಕಾ ಆಡಲು ಹೋಗುತ್ತಿದ್ದರು.

ಸೋತಮೇಲೆ ದುಃಖ ಮರೆಸಲು ರಂಡೆಯರ ಮನೆಗಳಿಗೆ ಹೋಗುವುದು.

ಅಷ್ಟರಿಯ ಸಂಗತಿಯಿಂದರೆ, ಅವರ ಹೆಂಡಂದಿರು ಯಾವ ಧಾರುವಿನಿಂದ ತಯಾರು ಮಾಡಿದವರೋ, ಯಾಕೆಂದರೆ ಅಷ್ಟಾದರೂ ತಮ್ಮ ನೀಚ ಗಂಡಂದಿರ ತಪ್ಪುಗಳನ್ನು ಮುಚ್ಚಿಹಾಕುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು.

ಸ್ತ್ರೀವಾದದ ಹೆಸರಿನಲ್ಲಿ ಸ್ವೇಚ್ಚೆಯಿಂದ ಬದುಕುವ ಶಿಕ್ಷಿತ ಸ್ತ್ರೀಯರು ಶುದ್ಧ ದೇಶೀ ಹೆಂಗಸರಿಂದ ಪ್ರೇರಣೆ ಪಡೆದು ಕೌಟಂಬಿಕ ಜೀವನದ ವಿನಾಶದ ಕ್ಷಣಿವನ್ನು ತಡೆಯುವ ಪ್ರಯತ್ನ ಮಾಡಬೇಕು.

ದುಸಾಧನ ಹೆಂಡತಿ ಪೂಲಾ ಅನೀಸಾಳ ಕ್ಷುರಹತ್ತೆ ಮಾಡಿದ್ದಕ್ಕಾಗಿ ತನ್ನ ಗಂಡನನ್ನು ದೋಷಿಯಾಗಿಸಲಿಲ್ಲ. ಅನೀಸಾಳನ್ನೇ ದೋಷಿಯಾಗಿಸಿದ್ದಳು.

ನಡೆದಿದ್ದರಲ್ಲಿ ತನ್ನ ಗಂಡನ ಪಾತ್ರ ಏನೂ ಇಲ್ಲ ಎಂಬುದು ಪೂಲಾಳ ಆರೋಪವಾಗಿತ್ತು.

ಅನೀಸಾ ಧೂತ್ರ ರಂಡೆಯಾಗಿದ್ದಳು. ಅವಳ ಗಂಡನ ಅರ್ಥ-ಮುಕ್ಕಾಲು ಗಳಿಕೆಯನ್ನು ನುಂಗಿ ಹಾಕುತ್ತಿದ್ದಳು. ಅವಳ ಗಂಡನಿಂದ ಮುಖ ತಿರುಗಿಸಿ, ತನ್ನ ಹೊಟ್ಟೆಯಲ್ಲಿದ್ದ ಹಿಂಡವನ್ನು ದಾಯಿಯ ನೆರವಿನಿಂದ ಕೆಡವಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಮಗು ಬೀಳುವುದರೊಂದಿಗೆ ಮಗುವಿನ ತಾಯಿಯನ್ನೂ ನುಂಗಿ ಹಾಕಿತು. ಕಲಿಯುಗದಲ್ಲಿ ಪಾಷಿಯ ಪಾಪವೇ ಅವರನ್ನು ನುಂಗಿಹಾಕಿದರೆ ಅದರ ನ್ಯಾಯಾನ್ಯಾಯ ಹೇಳುವವರಾರು? ಈ ರೀತಿಯ ಫೋರ ಕರ್ಮಗಳ ಕಾರಣದಿಂದ ವಿಷ್ಣು ಭಗವಾನೋನಿಗೂ ನ್ಯಾಯದ ನಿರ್ಣಯಕೊಡಲು ಪುರಸ್ಕೂಲಿತ್ತಿಲ್ಲ.

ಧರಣೆ ಕೂತ ರಂಡೆಯರು ಹರಾಮಿಗಳು ಪವಾರ್ ಬಾಬೂ, ಮುದುಕಿ ವಿಮಲಾಚಂದ್ರಾಗೆ ಬುದ್ಧಿ ಇಲ್ಲ. ತಮ್ಮ ಓಟು ಸಂಗ್ರಹ ಮಾಡಲು ಕಳ್ಳರು ಕೊಲೆಗಡುಕರು, ರಂಡೆಯರೂ ನೇರಿಕೊಂಡಿದಾರೆ. ಅವರಿಗೆ ಇದರಲ್ಲಿ ವ್ಯತ್ಯಾಸ ಏನೂ ಕಾಣಲ್ಪಡ್ಡಿಲ್ಲ. ನಮಗೆ ಅಂತರ ಸ್ವಷ್ಟವಾಗಿ ಕಾಣಿಸ್ತದೆ. ನಾವು ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಕೆಟ್ಟಿಕೊಂಡು ಬಾರ್ವೆನೋ ಕರೇನೋ ನೋಡಬೇಕಾ? ಮುಳುಗಿ ಸಾಯಬೇಕಾ?”

“ಮೂರು ಹೊತ್ತಿನಿಂದ ಒಲೆಹೊತ್ತಿರಲಿಲ್ಲ. ಒಲೆ ಹೊತ್ತಿಸೋದಾದರೂ ಹೇಗೆ? ಮುಷ್ಟಿ ಹಿಟ್ಟಾದರೂ ಇರಬೇಕಲ್ಲ. ಪರಾತದಲ್ಲಿ ನಾದಲಿಕ್ಕೇ?...”

ಅಕಸ್ಯಾತ್ಮಾಗಿ ಅವಳ ದೃಷ್ಟಿ ಗೇಟ್ ಬಳಿ ಬರುತ್ತಿದ್ದ ಶಿಂದೆ ಅಂಕಲ್ ಮೇಲೆ ಬಿತ್ತು. ಜೊತೆಗೆ ಎರಡು ಜನ ಮಾತನಾಡುತ್ತ ಬರುತ್ತಿದ್ದರು.

ಪ್ರವಾಹದಲ್ಲಿ ವೇಗವಾಗಿ ತೇಲಿ ಹೋಗುವಾಗ ಮರದ ಚೊಂಗೆಯೊಂದು ಕೈಗೆ ಸಿಕ್ಕಹಾಗೆ.

ಕ್ಷೂನಲ್ಲಿ ನಾಲ್ಕನೆಯ ನಂಬರ್ ಇತ್ತು ಅವಳವರು.

ಕಣ್ಣಿ ಹರಿದುಕೊಂಡು ಓಡಿಬಿರುವ ಕರುವಿನಂತೆ ಅವಳು ಅವರ ಕಡೆ ಓಡಿಬಂದಳು.

ಬಣ್ಣ ಕದಡಿ ಬಿಳುಪೇರಿದ್ದ ಅವಳ ಮುಖ ನೋಡುತ್ತಲೇ ಶಿಂದೆಯವರು ಯಾವುದೋ ಅನಿಷ್ಟದ ಶಂಕೆಯಿಂದ ಕಂಪಿಸಿದರು.

“ನೀನು ಇಷ್ಟೊಂದು ಗಾಬರಿಯಾಗಿದ್ದೀಯಲ್ಲ ಯಾಕೆ, ನಮಿತಾ? ಪಾಂಡೆ ಚನ್ನಾಗಿದ್ದಾರಲ್ಲ?”

ಅವರ ಮಾತಿಗೆ ಉತ್ತರ ಕೊಡದೆ ವಿಹ್ವಲಿಜಾಗಿ ಅವಳು ಅವರನ್ನು ಅಂಟಿಕೊಂಡು ಬಿಕ್ಕಿ ಬಿಕ್ಕಿ ಅಳತ್ತೆಡಗಿದಳು. ಸ್ನೇಹಿಯಂ ಅಧೀರರಾಗುತ್ತಿರುವ ಅಂಕುಲ್ ಅವಳ ಬೆನ್ನು ಸವರುತ್ತ ಧ್ಯೇಯರ್ ತುಂಬಿದಳು. ಅವಳು ಹಿರಿಯಚೆಂಬುದನ್ನು ಗಮನಕ್ಕೆ ತಂದರು. ‘ವಿವೇಕದಿಂದ ಕೆಲಸ ಮಾಡಬೇಕು. ಆಗುವುದನ್ನು ಯಾರೂ ತಡೆಯಲಾರರು. ಬಾಯಿ ತೆರೆದು ನಿಂತ ಆಹ್ವಾನವನ್ನು ಎದುರಿಸಲು ದುರ್ಭಾದವರಿಂದ ಸಾಧ್ಯವಿಲ್ಲ.’

ಬಿಕ್ಕೆಳಿಕೆ ಕಡಿಮೆಯಾದ ಮೇಲೆ ಅವಳ ಬಾಯಿಂದ ಮಾತು ಹೊರಬಿತ್ತು.

“ಬಾಬೂಜಿ ಚನ್ನಾಗಿಲ್ಲ, ಮೂತ್ತದಲ್ಲಿ ರಕ್ತ ಇಳಿಯುತ್ತಿದೆ.”

“ಹುಚ್ಚಿ! ಇಷ್ಟಕ್ಕೆಲ್ಲಾ ಗಾಬರಿಗೊಂಡೆಯಾ ನೀನು! ನನ್ನನ್ನೂ ಗಾಬರಿಪಡಿಸಿದೆ? ನನಗಂತೂ ಜೀವವೇ ಬಾಯಿಗೆ ಬಂದಂತಾಗಿತ್ತು ಗೊತ್ತ ನಿಂಗೆ!” ಕೃತ್ಯಿಮ ಹೋಷದಿಂದ ಅವರು ಕಣ್ಣು ತಿರುಗಿಸಿದರು.

“ಗಾಬರಿಯಾಗುವುದಿಲ್ಲವಾ ಅಂಕಲ್! ಮೇಲಾಗಿ ನೀವೂ ಇಷ್ಟ ತಡೆದು ಬರ್ತಿದೀರಿ ನಾನು ‘ಕಾರ್ಮಿಕರ ಯೂನಿಯನ್’ ಗೆ ಪೋನ್ ಮಾಡೋದಕ್ಕೆ ಹೋಗಿದ್ದೆ” ಅವಳು ಸಮರ್ಥಿಸಿಕೊಂಡಳು.

“ಅರೆ... ಇದರಲ್ಲಿ ಗಾಬರಿಯಾಗುವಂತಹದೇನಿದೆ? ಒಬ್ಬರಿಗಿಂತ ಒಬ್ಬರು ದೊಡ್ಡ ಡಾಕ್ಟರುಗಳು ಪಾಂಡೆಯವರ ಚಿಕಿತ್ಸೆ ಮಾಡಲು ಕೈ ಕಟ್ಟಿ ನಿಂತಿದ್ದಾರೆ. ಇನ್ನು ನಾನು ತಡವಾಗಿ ಬರುತ್ತಿರುವ ವಿಷಯ. ಆಸ್ಸುತ್ತೇಯ ಎಮರ್ಚನ್ಸಿ ವಿಭಾಗದ ನ್ಯಾಗೆ ನಾನು ಒಂದು ಅವಶ್ಯಕ ಕೆಲಸದಲ್ಲಿ ಸಿಕ್ಕು ಹಾಕಿಕೊಂಡಿದೇನೆ ಅಂತ ಪೋನ್ ಮಾಡಿ ಸೂಚನೆ ಕೊಟ್ಟಿದ್ದನಲ್ಲ... ಹನ್ನೆರಡೊವರೆ ಒಳಗೆ ಆಸ್ಸುತ್ತೇಗೆ ಬರ್ತೇನೆ ಅಂತಲೂ ಹೇಳಿದ್ದೆ. ನ್ಯಾಗೆ ನಿನಗೆ ಹೇಳಲಿಲ್ಲವಾ?”

ಚಕ್ಕಿತ ಭಾವದಿಂದ ಅವಳು ತಲೆಯಲುಗಿಸಿದಳು.

“ಇಲ್ಲ...”

“ಬಹುಶಃ ಅವಳು ಸೂಚನೆ ಕೊಡಲು ಪ್ರಯತ್ನಿಸಿರಬಹುದು. ಆದರೆ ನೀನು ಆಗ ಇಲ್ಲಿ ಇದ್ದಿರಲ್ಕಿಲ್ಲ. ವಾಸ್ತವವಾಗಿ ಬ್ಯಾಂಕಿಗೆ ಹೋದ ಮೇಲೆ ಖಾತೆಯಲ್ಲಿ

೪೦೬ / ಆವಿಗೆ

ಅಮ್ಮೆಂದು ಹಣವಿಲ್ಲವೆಂದು ಗೊತ್ತಾಯಿತು. ಹಾಗೇ ಹೋರಳಿ ಗಿರಗಾಂವಕ್ಕೆ ಓಡಬೇಕಾಯಿತು ತಮ್ಮನ್ನು ಕಾಣಲು. ಅವನ ಆಫೀಸಿಗೇ ಹೋಗಬೇಕಾಯ್ದು. ನಂತರ ಅವನ ಬ್ಯಾಂಕಿಗೆ....”

ಅವರು ವಿವರಿಸಿದರು.

“ಇರಲಿ ಬಿಡು ಇದು ತಗೋ ಉಟಪದ ಡಬ್ಬಾ. ಸಾಬೂ ಅಕ್ಕಿಯ ಬಿಚಡಿ ಮಾಡಿದ್ದಳು ನಿನ್ನ ಆಂಟಿ ತಿಂಡಿಗಾಗಿ. ಕ್ಯಾಂಟೆನಿಗೆ ಹೋಗಿ ತಿಂದು, ಚಾ ಕುಡಿದು ಬಾ. ತಮ್ಮನ ಸೋಸೆ ನನಗೆ ಚನ್ನಾಗಿ ತಿನ್ನಿಸಿ ಕಳಿಸಿದ್ದಾಳೆ.”

“ಹೆಸ್ಸಿವಿನಿಂದ ಕಾಲೆಲ್ಲ ನಡುಗಾತ್ರ ಇವೆ, ಅಂಕಲ್!”

“ವಾಸ್ತವ ಏನು ಅಂತ ಈಗ ಗೊತ್ತಾಯ್ದು, ನೀನು ಅಳುತ್ತಿರೋದಕ್ಕೆ ಕಾರಣ ಏನು ಅಂತ?” ಅಂಕಲ್ ಸ್ನೇಹದಿಂದ ಕೆನ್ನೆಯ ಮೇಲೆ ಮೆಲ್ಲನೆ ತಟ್ಟಿದರು. “ಬಂದ ಕೂಡಲೇ ಹೇಳಬಾರದಿತ್ತು, ನಾನು ಡಬ್ಬಾ ತೆಗೆದುಕೊಡ್ಡಿದ್ದ ಆಗಲೇ.”

ಕ್ಷಣಹೊತ್ತು ಎಲ್ಲರೂ ಆತಂಕ ಮುಕ್ಕರಾಗಿ ನಿಂತಿದ್ದರು.

“ಒಳ್ಳೆಯಿದು ಕೇಳು, ಹೋಗೋದಕ್ಕೆ ಮುಂಚೆ ಹೇಳಿಹೋಗು, ಅವಶ್ಯಕವಾದ ಜೊಡಧ ವನ್ನೇನಾದರೂ ತರೋದಿದೆಯಾ?”

ಅಂಕಲ್ ಅವರ ಸಂಕೇತ ಅಥವ ಮಾಡಿಕೊಳ್ಳಲು ಸಮಯ ಹಿಡಿಯಲ್ಲಿ.

“ನನ್ನ ಆಫೀಸಿನ ಗೌತಮಿ ಭೇಟಿಗೆ ಬಂದಿದ್ದರು. ಕೆಲಸ ಆಯ್ದು. ಸಿಸ್ಟರ್ಗೆ ಜೊಡಧ ತಲುಪಿಸಿ ಬಂದಿದೇನೆ. ಬಾಬೂಜಿಯನ್ನು ಐ.ಸಿ.ಯು. ಕ್ಕೆ ಕಳಿಸಲಾಗಿದೆ. ಶಾಜಾ ಸಮಾಜಾರವೇನಾದರೂ ಇದ್ದರೆ ಮೇಲಂತಸ್ತಿನ ರಿಸೆಪ್ಸನಲ್ಲಿ ಕೇಳಿದರೆ ಗೊತ್ತಾಗುತ್ತದೆ.”

“ಎಮುಜ್ಞನ್ನಿಯ ಎದುರು ಹೋಗಿ ನಿಂತು ಅಂಕಲ್ ಪಶ್ಚಾತ್ತಾಪದ ಸ್ವರದಲ್ಲಿ ಹೇಳಿದರು.”

“ಓಹ್... ತಲೆ ಸಂಪೂರ್ಣ ಖಾಲಿಯಾಗಿದೆ. ವಿಡಸೆ ಸಾಹೇಬರು, ಹಾಗೂ ಮಂಗರಳಾಮ ಮಿಶ್ರಾ ಅವರ ಪರಿಚಯವನ್ನು ನಿನಗೆ ಮಾಡಿಕೊಡಲೇ ಇಲ್ಲ. ಇಬ್ಬರೂ ‘ಗೋದ್ರೇಜ್ ಸೋಪ್’ ನಲ್ಲಿದ್ದಾರೆ. ಗೇಟಿನಲ್ಲಿ ಪ್ರವೇಶಿಸುವುದಕ್ಕೆ ಮುಂಚೆಯೇ ಭೇಟಿಯಾಯಿತು. ಪಾಂಡಯವರನ್ನು ನೋಡಲು ಬಂದಿದ್ದಾರೆ. ನಿನ್ನ ಬಳಿ ಎರಡು ಪಾಸ್ ಇರಬೇಕ್ಕಳ್ಳುವಾ!”

ನಾಷ್ಟಾದ ಡಬ್ಬಾ ಸಹಿತವಾಗಿ ಅವಳು ಕ್ಕೆಮುಗಿದಳು. ಆನಂತರ ಪಾಸ್ ತೆಗೆದು ಅಂಕಲ್ ಎದುರು ಹಿಡಿದಳು.

“ಐ.ಸಿ.ಯುದಲ್ಲಿ ಬಹುಶಃ ಹೋಗಲು ಕೂಡಲಿಕ್ಕಿಲ್ಲ.”

ವಿಡಸೆ ಅಂಕಲ್ ಭಾವುಕರಾಗಿ ಕ್ಕೆ ಜೋಡಿಸಿದರು.

“ಸುಳ್ಳ ಅವರಾದ ಹೋರಿಸಿ ಕಂಪನಿಯ ನನಗೆ ನೋಟ್ಸ್ ಕೊಟ್ಟಿತ್ತು. ಪಾಂಡೇಯ

ಅವರು ದೇವರ ಹಾಗೆ ನನ್ನ ಸಹಾಯಕ್ಕೆ ಬಂದರು. ಕೇಸ್‌ ತಗೋಂಡು ಹೋರಾಡಿದರು. ಧರಣಿಕಾತರು. ಮೂರು ದಿನ ಹಸಿವು ನೀರಡಿಕೆಯಲ್ಲೇ ಕಳೆದರು. ಕಂಪನಿ ಬಾಗಲೇ ಬೇಕಾಯ್ತು. ಎರಡನೆಯ ಬಾರಿ ನೇಮಕ ಆಯ್ತು ನನಗೆ. ಅವರಿಗೆ ಆರೋಗ್ಯ ಚನ್ನಾಗಿಲ್ಲ ಅಂತ ಕೇಳಿದ ಕೂಡಲೇ ನನ್ನಿಂದ ಇರಲಾಗಲಿಲ್ಲ.” ಕೃತಜ್ಞತೆಯಿಂದ ಖಿಡಸೆ ಅಂಕಲ್ ಕೆಳ್ಳಿ ತುಂಬಿಬಂದವು. “ಒಂದು ಭಾರಿಮನೆಗೆ ನೋಡೋದಕ್ಕೆ ಬಂದಿದ್ದೆ. ನನ್ನನ್ನು ನೋಡಿ ಅವರಿಗೆ ಬಹಳ ಸಂತೋಷ ಆಗಿತ್ತು. ಸ್ಟೇಟ್ ಮೇಲೆ ಬರೆದು ಕೇಳಿದ್ದರು—ಈಗ ನೌಕರಿ ಸರಿಯಾಗಿ ನಡೀತಿದೆಯಲ್ಲವಾ?” ನಿಯಂತ್ರಣ ತಂದುಕೊಂಡರೂ ಅವಳ ಕಣ್ಣಲಿಗಳು ಪುನಃ ತುಂಬಿಬಂದವು.

“ಈ ಐದು ನೂರು ರೂಪಾಯಿ ಪಾಂಡೇಯ ಅವರ ಚಿಕಿತ್ಸೆಗಾಗಿ ತಂದಿದ್ದೇನೆ. ನನಗೆ ಕಿರೋಬಾಯಿ ಮೀಟಿಂಗ್‌ನಲ್ಲಿ ಸಿಕ್ಕಿದ್ದಳು—‘ಹೇಗಿದ್ದರೂ ನೀನು ಅವರನ್ನು ನೋಡಲು ಆಸ್ತುಗೆ ಹೋಗ್ನಿದೀಯಲ್ಲ! ಯಾರಾದರೂ ಅವರ ಮನೆಯವರು ಸಿಕ್ಕಿಯೇ ಸಿಕ್ಕುತ್ತಾರೆ. ಈ ಹಣ ಅವರ ಕ್ಷೇಯಲ್ಲಿ ಹೊಡು’ ಎಂದು ಹೇಳಿದಳು.”

ಖಿಡಸೆ ಅಂಕಲ್ ನೋಟಿಗಳನ್ನು ಅವಳ ಕಡೆ ಹಿಡಿದರು.

ಅಂಗ್ಯೆಯ ವೈಪರ್ಯ ಕಣ್ಣಗಳ ಮಂಜನ್ನು ಒರೆಸಲು ಸಮರ್ಥವಾಗಲಿಲ್ಲ.

“ಇಟ್ಟುಕೊಂಡಿರುತ್ತಿರುತ್ತಾರೆ ಮಾರ್ಗಳೇ, ಕಾರ್ಮಿಕಳ ಬೆವರು ಅದು, ಆ ನೋವಿಗೆ ಬಹಳ ಶಕ್ತಿಯಿದೆ” ಶಿಂದೆ ಅಂಕಲ್ ಸ್ವಯಂ ವಿಹ್ವಲರಾದರು.

ಮಗರೂರಾಮ ಮಿಶ್ರಾ ಪ್ರಭಾವಿತರಾಗಿ ಕ್ಷೇಮಗಿದರು. ಸ್ವಲ್ಪ ಹೊತ್ತು ಸುಮ್ಮಿಂದ್ದರು. ಅನಂತರ ಮಾತನಾಡಿದರು.

“ಸಮಸ್ಯೆ ಮಿಲ್ ಕಾರ್ಮಿಕರು ಒಂದಾಗಿ ಪಾಂಡೇಯಜೀ ಅವರಿಗೆ ದೀರ್ಘಾಯಿಸ್ತನ್ನು ಪ್ರಾರ್ಥಿಸಿ ಸತ್ಯನಾರಾಯಣ ಪ್ರತಿವನ್ನು ಇಟ್ಟುಕೊಂಡಿದ್ದಾರೆ. ಇಂದು ಸಂಚಿ ಹನುಮಾನ ಟೇಕರಿಯಲ್ಲಿ. ಹನುಮಾನಾಜೀ ಮಂದಿರದ ಎದುರಿಗೆ...”

“ಪೂಜೆಯಲ್ಲಿ ಅಣ್ಣಾ ಸಾಹೇಬರೂ ಉಪಸ್ಥಿತಿರುತ್ತಾರೆ. ಆರತಿಯ ಆನಂತರ ಪ್ರಸಾದ ತೆಗೆದುಕೊಂಡು ಅವರು ನೇರವಾಗಿ ಆಸ್ತುಗೆ ಬರುತ್ತಾರೆ. ಮೊದಲು ಪೂಜೆಯನ್ನು ಬೆಳಗೆಯೇ ಮಾಡುವ ವಿಚಾರವಿತ್ತು. ಆದರೆ ಬೆಳಗೆ ಉಪಾ ಕಂಪನಿಯ ಮಾಲಿಕರೊಂದಿಗೆ ಬೋನ್ಸ್ ಸಮಸ್ಯೆಗೆ ಸಂಬಂಧಿಸಿದಂತೆ ಅಣ್ಣಾ ಸಾಹೇಬರು ಮೀಟಿಂಗ್ ನಡೆಸಲಿಕ್ಕಿದ್ದಾರೆ. ‘ನೀವು ಕಥೆ ಮಾಡಿಸಿರಿ’ ಎಂದು ಅಣ್ಣಾ ಸಾಹೇಬರು ಹೇಳಿದರೂ ಕಾರ್ಮಿಕರು ಕೇಳಲಿಲ್ಲ.

“ಈ ಲಾಭ ಬಡಕುರು ತುಂಬ ಸ್ವಾಧಿಗಳು. ಪಕ್ಕದಲ್ಲಿ ಗೋದೇಜ್ ಕಂಪನಿಯವರು ದೀಪಾವಳಿಯ ಸಂದರ್ಭದಲ್ಲಿ ಕಾರ್ಮಿಕರಿಗೆ ಇಪ್ಪತ್ತಿರುತ್ತ ಪ್ರತಿಶತ ಬೋನ್ಸ್ ಕೊಡುವ ಫೋಷಣೆ ಮಾಡಿದ್ದಾರೆ. ಉಪಾ ಕಂಪನಿಯವರು ಇದರಿಂದ ಪಾಠ ಕಲಿಯಲು ತಯಾರಿಲ್ಲ. ಹದಿನಾರು ಪ್ರತಿಶತಕ್ಕಿಂತ ಬೋನ್ಸ್ ಹೆಚ್ಚು ಮಾಡಲು ತಯಾರಿಲ್ಲ.

ಳಂಟ / ಆವಿಗೆ

ಮೊನ್ನೆ ಕಾರ್ಮಿಕರ ಸಭೆಯಲ್ಲಿ ಅಣ್ಣಾ ಸಾಹೇಬರು ಉಪಾ ಕಂಪನಿಯವರ ಪ್ರೋಫೆಸ್‌ಶಿಕನವನ್ನು ಬಯಲಿಗಿಟ್ಟಿದ್ದಾರೆ. ಕಳೆದ ವರ್ಷ ಗ್ಲೋ ದೇಶಗಳಿಗೆ ಘ್ರಾನ್‌ಗಳನ್ನು ರಘುಮಾಡಿ ಕೋಟ್ಟಂತರ ರೂಪಾಯಿಗಳನ್ನು ಕಂಪನಿ ಗಳಿಸಿದೆ...”

ಮಿಶ್ರಾ ಅವರನ್ನು ಶಿಂದೆ ಅಂಕಲ್ ತಡೆದರು-ಪನೇನೋ ಸೇರಿಸಿಕೊಂಡು ಮಾತನಾಡು ತ್ತಿರುವುದಕ್ಕಾಗಿ.

“ಸತ್ಯನಾರಾಯಣ ಸ್ವಾಮಿಯ ಕಥೆಯ ವಿವರ ಹೇಳಿ ನೀವು ಯಾವಕಡೆ ಮುಖ ಮಾಡಿ ಹೋಗ್ನಿದೇರಿ?” ಮಿಶ್ರಾ ಕೈಚೋಡಿಸಿ ಹಲ್ಲು ಶಿರಿದರು.

“ನೀನು ನಡೆ ಮಗಳೇ, ತಕ್ಕಣ ಡಬ್ಬಾದಲ್ಲಿದ್ದುದನ್ನು ಶಿಂದುಕೊಂಡು ಮಾಡಿಕೊಂಡು ಬಾ. ಹಣ ಈಗಲೇ ನಿನ್ನ ಪರ್ಸನಲ್‌ಡಲಾ, ನಂತರದಲ್ಲಾ?”

“ನಿಮ್ಮ ಬಳಿಯೇ ಇರಲಿ ಸದ್ಯ. ಒಂದು ಮಾತು, ನಾನು ಮರಳಿ ಬರುವಾಗ ನಿಮಗೆ ಚಹಾ ತರ್ತೇನೇ.”

ಎಡನೆ ಅಂಕಲ್ ಕೈ ಮುಗಿದರು.

ಮೂರು ಬೆಂಚ್‌ಮೇಲೆ ಕುಳಿತರು.

ಕ್ಯಾಂಟೇನದಲ್ಲಿ ಎಳ್ಳು ಹಾಕಲೂ ಸ್ಥಳವಿರಲಿಲ್ಲ. ಉಂಟದ ವೇಳೆಯಲ್ಲಿ ಯಾವಾಗಲೂ ಹೀಗೇ ಇದೇ ಬಗೆಯ ದೃಶ್ಯವನ್ನು ಕಾಣುತ್ತ ಬಂದಿದ್ದಾಳೆ. ಕೆಲವು ನರ್ಸರ್‌ಗಳೂ ಸಂದರ್ಭಾಯಲ್ಲಿ ಸೇರಿಕಂಡಿದ್ದಾರೆ. ಮೇஜಿನ ಮುಂದೆ ಬಾಗಿ ಉಂಟ ಮಾಡುತ್ತಿದ್ದಾರೆ. ಬಿಳಿಯ ಪಾರಿವಾಳಗಳ ಹಾಗೆ ಕಾಣುವ ನರ್ಸರ್‌ಗಳು ಹೀಗೆ ಮೇಜಿನ ಮುಂದೆ ಕುಳಿತು ಉಂಟ ಮಾಡುತ್ತಿದ್ದುದನ್ನು ಅವಳು ಇದಕ್ಕೂ ಮುನ್ನ ನೋಡಿದ ನೆನಪಿಲ್ಲ. ಬಹುಶಃ ಅವರು ಬರುವ ನಿರ್ದಿಷ್ಟ ಸಮಯ ಇರಲಿಕ್ಕಿಲ್ಲ.

ಉಹಾಪ್ರೋಹದಲ್ಲಿಯೇ ಅವಳು ನಿಂತುಕೊಂಡು ಯೋಚಿಸಿದಳು. ಅನಿಶ್ಚಿತ ಸಮಯದವರೆಗೆ ಕಾದು ಅವಳು ಯಾವುದಾದರೂ ಮೇಜು ಖಾಲಿಯಾಗುವವರೆಗೆ ಕಾಯಬೇಕು, ಅಥವಾ ಎಮಜನ್‌ನಿ ವಾಡ್‌ ಎದುರಿಗೆ ಬೆಂಚ್ ಮೇಲೆ ಅಂಕಲ್ ಜೊತೆ ಕುಳಿತು ಡಬ್ಬಾ ಖಾಲಿ ಮಾಡಬೇಕು.

ಕೊಂಡು ಏನೂ ತಿನ್ನಬೇಕಾದ ಅವಶ್ಯಕತೆಯಂತೂ ಸದ್ಯಕ್ಕಿಲ್ಲ. ಆದರೆ ಸಾಬೂದಾನಾದ ಲಿಚಿಡಿಯ ಜೊತೆ ಬಿಸಿಬಿಸಿ ಕಾಣಿ ಕುಡಿಯಲಾದರೂ ಅವಳು ಕ್ಯಾಂಟೇನಿಗೆ ಬರಲೇ ಬೇಕಾಗಿತ್ತು. ಮತ್ತೊಮ್ಮೆ ಕ್ಯಾಂಟೇನಿಗೆ ಬರುವುದೆಂದರೂ ಬೇಜಾರು. ಯಾಕೆಂದರೆ ಜೊತೆಗೆ ಯಾರಾದರೂ ಇದ್ದರೆ ಆ ಮಾತು ಬೇರೆ.

ಅಕ್ಸಾತ್ತಾಗಿ ಅವಳಿಗೆ ಪವಾರನು ಮುಡುಕಿದ ಸ್ಥಳದ ನೆನಪಾಯಿತು. ಕ್ಯಾಂಟೇನ್ ಹಿಂದಿನ ಜಾಮುನ್ ಮರ ನೆನಪಿಗೆ ಬಂತು. ಮನಸ್ಸಿನಲ್ಲಿ ಸಮಾಧಾನದ ಗರಿ ಬಿಚ್ಚೊಂಡಿತು.

ಸಮಸ್ಯೆಯ ಮುಕ್ತಾಯವಾದುದಕ್ಕೆ ಪವಾರನ ಸಂಶೋಧನಾ ಬುದ್ಧಿಯ ಬಗೆ

ಅವಳಿಗೆ ಹೆಮ್ಮೆಯಾಯಿತು. ಅವನೊಡನೆ ಏನೇ ಭಿನ್ನ ಮತಗಳಿದ್ದರೂ, ಅವನ ಜಾಣತನದ ಬಗೆಗೆ ಯಾರೂ ಪ್ರಶ್ನೆ ಮಾಡುವಂತಿರಲಿಲ್ಲ. ಕೊಮಾತ್ತದಲ್ಲಿ ಎಂದ ಸಮಸ್ಯೆಗೂ ಪರಿಹಾರ ಮಡುಕುವುದು ಅವನಿಗೆ ಸುಲಭದ ಮಾತು. ಅವಳು ಖಿಚದಿ ಹಿಡಿದುಬಂದು ಮರದ ಬೇರಿನ ಮೇಲೆ ಕುಳಿತಳು.

ಪವಾರನೊಂದಿಗೆ ಅವಳ ಸಂಬಂಧವು ಸ್ವಲ್ಪ ವಿಚಿತ್ರವಾಗಿ ವಿಕಸಿತಗೊಳ್ಳುತ್ತದೆ. ಪರಿಭಾಷೆಗಳು ದಿನವೂ ಹೊಸ ರೀತಿಯಲ್ಲಿ ಬದಲಾಗುತ್ತವೆ. ತಿರಸ್ಕಾರದ ಅತಿರೇಕದಲ್ಲಿ ಅವನ ಬಗೆಗೆ ಅಸಹ್ಯದ ಅಂಚಿನವರೆಗೆ ಹೋಗಿಬಿಡುತ್ತಿದ್ದಳು. ಒಮ್ಮೆಮ್ಮೆ ಜೀವನದ ವಿಸಂಗಿಗಳು, ಅಭಾವದ ಪರಿಣಿತಿಗಳು ಅನಾಯಾಸವಾಗಿ ಅವಳ ಬದುಕಿನ ಕೊರತೆಯನ್ನು ತುಂಬುವ ಪರ್ಯಾಯವಾಗಿ ಅವರನ್ನು ಪ್ರಸ್ತುತಪಡಿಸುತ್ತದೆ. ಅವನೊಂದಿಗೆ ಯಾವ ಬಗೆಯ ವರ್ತನೆ ಮಾಡಬೇಕು ಎಂಬುದನ್ನು ತಿಳಿಯುವುದು ಕಷ್ಟದಾಯಕವಾಗುತ್ತದೆ.

‘ಪವಾರ’ ಎಂಬುದು ವಾಸ್ತವವಾಗಿ ಅವನ ಜಾತಿ ಸಂಭೋಧನೆಯಲ್ಲ. ಅವಳಿಗೆ ತಿಳಿದ ಮಟ್ಟಿಗೆ ಪವಾರ ಮರಾಠಾ-ಕ್ಷಯಿರಾಗಿರುತ್ತಾರೆ. ಅನೇಕಬಾರಿ ಅವನೇ ಹೇಳಿದ್ದನೇ -ತಾನು ಜಾತಿಯಿಂದ ‘ಡೋಮು’ ಎಂದು. ಹೊಲಸನ್ನು ಹೊರುವುದು ಅವನ ಜಾತಿಯವರ ಕೆಲಸ. ಹಾಗಿರುವಾಗ ವಂಚನೆಯೇಕೆ? ಅವನು ತನ್ನ ಜಾತಿಯನ್ನು ಮುಚ್ಚಿಡಬಯಸುತ್ತಾನೆಯೇ?

ಅವಳ ಈ ಹೊಡತದಿಂದ ಪವಾರ ಕಂಗಡಲಿಲ್ಲ. ಹಿಂಸಾಪೂರ್ಣ ನಗುವನ್ನು ಅಟ್ಟಿಹಾಸದಿಂದ ನಕ್ಕ ಶೋಷಣೆಯಿಂದ ಮಟ್ಟಿದ ನೋಟದ ಹಾಗೆ. ಅದರಲ್ಲಿ ನೋವಿತ್ತೇ?

“ನಾಚಿಕೆಯೆಂಥದು? ಲಜ್ಜೆಯೆಂಥದು? ನಾನು ಜಾತಿಯಿಂದ ಡೋಮು ಆಗಿರುವಾಗ ಅದನ್ನು ಮುಚ್ಚಿಡುವುದರಿಂದ ಪ್ರಯೋಜನವೇನು? ಅಲ್ಲದೆ ಈಗ ನಾನು ದಲಿತನಾಗಿರುವುದೇ ನನ್ನ ಯಶಸ್ವಿನ ಕೀಲಿಕ್ಕೆಯಾಗಿದೆ. ಅದೇ ನನ್ನ ಪೋಟ್ ಕಾಡ್‌. ನಾನು ಯಾಕೆ ನನ್ನ ಜಾತಿಯನ್ನು ಬದಲಿಸಲಿ? ನಾನು ಲಮಾಳ ಆಗಿರಲಿ (ಬುಂಜಾರಿ) ಮಹಾರ ಆಗಿರಲಿ. ಅಥವಾ ಕಾಂಬಳೆ ಅಥವಾ ಪವಾರ ಪವಾರ ಅನ್ಮೋದು ನನ್ನ ಹೆಸರು. ನನ್ನ ಹೆಸರು ನನ್ನ ಅಜ್ಞ ಇಟ್ಟದ್ದು. ಹಾಗಾಗಿ ನಾನು ಬಯಸಿದರೂ ನನ್ನ ಪರಿಚಯದಿಂದ ಇದನ್ನು ಬೇರೆ ಮಾಡಲಾರೆ. ನನ್ನ ಶರೀರದಿಂದ ಕತ್ತಿಸೆಯಲಾರೆ! ಮೊದಲನೆಯ ತರಗತಿಯಿಂದ ಹಿಡಿದು, ಉನ್ನತ ಶಿಕ್ಷಣದವರೆಗೆ ಈ ಹೆಸರು ನನ್ನ ದೇಹದ ಚರ್ಮದ ಹಾಗೆ ನನ್ನ ಅಸ್ತಿತ್ವದ ಅವಿಭಾಜ್ಯ ಅಂಗವಾಗಿದೆ. ನನಗೂ ನನ್ನ ಈ ಹೆಸರಿನ ಬಗ್ಗೆ ಅಸಹ್ಯವಿದೆ, ಯಾಕೆಂದರೆ ಈ ಹೆಸರು ಉಚ್ಚ ಜಾತಿ ಸೂಕ್ತಕವೂ ಆಗಿದೆ.”

“ಹಾಂ, ನೀನು ನಿನ್ನ ತಿಳಿವಳಿಕೆಯನ್ನು ವೃದ್ಧಿಸಿಕೋ. ಪವಾರ ಮಹಾರ ಜಾತಿಯವರೂ ಆಗಿರಬಹುದು. ಡಾ. ಅಂಬೇಡ್ಕರ ಮಹಾರ ಜಾತಿಯವವಾಗಿದ್ದರು.”

ಪವಾರ ನಿಲ್ಲಿಸಲಿಲ್ಲ.

“ನಿಜವಾಗಿಯೂ ಸತ್ಯ ಏನೆಂಬುದು ನನಗೆ ತಿಳಿಯದು. ಬಹುಶಃ ಉಚ್ಚಾರಿತ್ಯವರಂತೆ ಸುಂದರ ಹೇಸರನ್ನು ತನ್ನ ಮೊಮ್ಮೆಗನಿಗೆ ತಾನು ಇಡಲಾರೆ ಎಂಬ ಭಾವನೆ ನನ್ನ ಅಜ್ಞನ ಮನಸ್ಸಿನಲ್ಲಿ ಅಡಗಿತ್ತೇನೋ! ಅದಕ್ಕೇ ಉಚ್ಚಾರಿತ್ಯ ಜಾತಿ ಸೂಚಕ ಸಂಭೋಧನೆಯನ್ನೇ ತನ್ನ ಮೊಮ್ಮೆಗನಿಗೆ ಯಾಕೆ ಇಡಬಾರದು ಅನಿಸಿರಬೇಕು. ನನ್ನ ಹೇಸರಿನ ಜೊತೆಗೆ ಬಾಲದಂತೆ ಸೇರುವ ‘ಕಾಂಬಳೆ’ ಮಂಗನ ಬಾಲದ ಹಾಗೆ ಕೆಳಬಿಹೋಗಬಹುದು ಮತ್ತು ನಾನು ಮನುಷ್ಯನೆಂದು ತಿಳಿಯಲ್ಪಡಬಹುದು. ಹಾಗೆ ಇಂಥ ಚಮತ್ವಾರ ನಿನ್ನ ಉತ್ತರ ಪ್ರದೇಶದಲ್ಲಿಯೂ ಕಡಿಮೆಯಿಲ್ಲ. ಸರ್ವಣೀಯರಿಂದ ಒದೆತ ತಿನ್ನುವ ‘ಡೋಮ’—‘ಚಮ್ಮಾರ್’ ಕೆಲಪೊಮ್ಮೆ ರಾಮದೀನ ಆಗಬಹುದು. ಕೆಲಪೊಮ್ಮೆ ಗುಲಿಯಾದೀನ, ಕೆಲಪೊಮ್ಮೆ ಮಾತಾದೀನ, ಇಲ್ಲ ಕೆಲಪೊಮ್ಮೆ ಸೇವಕದೀನ. ರಾಮದೀನನ ರೂಪದಲ್ಲಿ ಕೊಳಕನ್ನು ಹೊರುವ ಭಗವಾನ್ ರಾಮ ಎಷ್ಟೂಂದು ಮಜಾ ಅನಿಸೋದಿಲ್ಲವಾ?”

ಹೀಗೆಲ್ಲ ಯೋಚನೆ ಬರುತ್ತಲೇ, ಬಾಯೋಳಿಗಿಟ್ಟಿ ಸಾಬೂ ಅಕ್ಕಿಯ ರುಚಿಕರವಾದ ವಿಚಿತ್ರ ನಗುವಿನೋಂದಿಗೆ ‘ಪುರ್ಬ’ ಎಂದು ಹೊರಬಂದು ಸಿಡಿಯಿತು. ನಗುವನ್ನು ಬಲವಂತವಾಗಿ ಹತ್ತಿಕ್ಕುತ್ತ, ಯಾರಾದರೂ ಕಂಡರೇನೋ ಎಂಬ ಸಂಕೋಚದಿಂದ ಆಚೀಚೆ ನೋಡಿದಳು. ಅಜ್ಞರಿಯೆಂದರೆ, ಅವಳ ಹೊರತು ಕ್ಷಾಂಟೀನಿನ ಹಿಂಬದಿಗೆ ಯಾರೂ ಇದ್ದಿಲ್ಲ.

ಆಕ್ಷೋಶದಿಂದ ಉದ್ದೀಪ್ತನಾಗುತ್ತಿದ್ದ ಪವಾರನಲ್ಲಿ ಒಮ್ಮೊಮ್ಮೆ ವಿದೂಷಕ ಜಾಗ್ರತನಾಗುತ್ತಿದ್ದ. ತುಂಬ ಮೋಜಿನ ಮಾತುಗಳನ್ನು ಆಡುತ್ತಿದ್ದ.

ತಮ್ಮನ ಹಂಡತಿ ಶಿಂದೆ ಅಂಕಲಾಜೀಗೆ ಎಷ್ಟೇ ಹೊಟ್ಟೆ ತುಂಬ ತಿನಿಸಿ ಕಳಿಸಿದ್ದರೂ, ಅವರಿಗಾಗಿ ಏನನ್ನಾದರೂ ಕಟ್ಟಿಸಿಕೊಂಡು ಹೋಗುವುದು ಒಳ್ಳಿಯದು. ಉಂಟದ ಸಮಯವಾಗುತ್ತಿದೆ. ಹಸಿವು ಯಾವ ಎಗ್ಗಿಲ್ಲದೆ ಎಲ್ಲರನ್ನೂ ಕಾಡುತ್ತದೆ. ಡಬ್ಬಿ ಖಾಲಿಮಾಡಿ ತೋಳದು ಅದರಲ್ಲಿ ಇಡ್ಲಿ-ಚಟ್ಟಿ ಕಟ್ಟಿಸಿಕೊಂಡು ಹೋದರೆ ಹೇಗೆ? ಏರಡು ಪ್ಲೇಟ್‌ ಹೇಗಿದ್ದರೂ ಸುಲಭವಾಗಿ ಆ ಡಬ್ಬಿಯಲ್ಲಿ ಹಿಡಿಸುತ್ತದೆ. ಜೊತೆಗೆ ತನ್ನ ಕಾಫಿಯನ್ನೂ ತೆಗೆದುಕೊಂಡು ಹೋದರಾಯಿತು.

ಎದ್ದಳು. ಕ್ಷಾಂಟೀನನ ಬಲಗಡೆ ಮೂಲೆಯ ಮರೆಯಲ್ಲಿದ್ದ ವಾಶೋಬೇಸಿನೋನನಲ್ಲಿ ಘಟಾಘಟ್ ಬಾಕ್ಸನ್ನು ತೋಳಿದಳು. ಪರ್ಸಾನಿಂದ ಕರವಸ್ತು ತೆಗೆದು ಡಬ್ಬಾವನ್ನು ಒರೆಸಿದಳು. ಹೊಲಸಾಗುತ್ತಿರುವ ಕರವಸ್ತು ಮನಸ್ಸನ್ನು ಖಿನ್ನೋಳಿಸಿತು. ತೋಳಿದು ಹಾಕಲು ಸಮಯವೇ ಸಿಗುತ್ತಿರಲಿಲ್ಲ. ಮುನಿಯಾ ರಾತ್ರಿಯಲ್ಲ ಎಚ್ಚರವಾಗಿರ್ತಾಗೆ. ಮನಗೆ ಹೋದಕೂಡಲೇ ಕರವಸ್ತವನ್ನು ಅವಳ ಕೈಗೆ ಕೊಟ್ಟು, ಶಾಲೆಯಿಂದ ಬಂದ ಮೇಲೆ ತೋಳಿದುಹಾಕು ಎಂದು ಹೇಳಬೇಕು.

ಕೊಂಟರಿಗೆ ಹೋಗಿ, ಇಡಲಿ ಮತ್ತು ಕಾಫಿಯ ಕೂಪನ್ನನ್ನು ಖರೀದಿಸಿದಳು. ಸರ್ವರ್‌ಗೆ ಎರಡೂ ಕೂಪನ್ ನೀಡಿದಳು. ನಿಂತು ತನ್ನ ಸರದಿಗಾಗಿ ಕಾಯಬೊಡಿದಳು.

ಚುರುಕಾಗಿ ಕೆಲಸ ಮಾಡುತ್ತಿದ್ದ ಸರ್ವರ್ ಅವಳ ದಬ್ಬಾದಲ್ಲಿ ಇಡ್ಲಿ ತುಂಬಿ, ಅವಳ ಪಾಲಿನ ಕಾಫಿಯನ್ನೂ ಅವಳತ್ತೆ ಸರಿಸಿದ. ಅಪ್ಪರಲ್ಲಿ ಹೆಗಲಮೇಲೆ ಯಾರದೋ ಕೈಯ ಅನಿರೀಕ್ಷಿತ ಒತ್ತುಪಕೆ ಅವಳನ್ನು ಚಕ್ಕಿತಳನ್ನಾಗಿ ಮಾಡಿತು... ಸಂಜಯ ಕನೋಯಿ...?

ಹೋರಳಿ ನೋಡಿದಾಗ ಎದುರು ಸ್ಕೃತಾ ನಿಂತಿದ್ದನ್ನು ನೋಡಿ ವಿಸ್ತಿತಳಾದಳು.
“ನೀನು ಇಲ್ಲಿ?”

ಭಾವಾವೇಶ ಉಕ್ಕೇರಿದ ಸ್ಕೃತಾ ಅವಳನ್ನು ಅಪ್ಪಿಕೊಂಡಳು.

“ಹೌದು... ನಾನು ಇಲ್ಲಿ... ಯಾಕೆ? ನಾನು ಇಲ್ಲಿರಲಾರೇನೇ?”

ಅವಳು ವಿಚಲಿತಳಾದಳು.

“ನನ್ನ ಮಾತಿನ ಅರ್ಥ ಏನೂಂದರೆ... ನಿನಗೆ ಬಾಬೂ...

ಸ್ಕೃತಾ ಅವಳ ಮಾತು ಕತ್ತರಿಸಿದಳು.

“ನಿನ್ನ ಮಾತಿನ ಅರ್ಥವನ್ನು ನಿನ್ನ ಬಳಿಯೇ ಇಟ್ಟುಕೊ. ಒಂದು ಸಂತೋಷದ ಸುದ್ದಿ ಹೇಳಲಾ ನಿನಗೆ?”

“ಅಸ್ಟ್ರೇಯಲ್ಲಿ?...”

“ಯಾಕೆ?... ಅಸ್ಟ್ರೇಯಲ್ಲಿ ಸಂತೋಷದ ಸುದ್ದಿಗಳು ಇರೋದೇ ಇಲ್ಲವಾ?”

“ಯಾರಿಗಾದರೂ ಮಗು ಹುಟ್ಟಿದೆಯಾ?” ಅವಳು ಬಾಯಿಯಲ್ಲಿ ಉಂಟಾದ ನೀರನ್ನು ನುಂಗಿಕೊಂಡಳು.

“ಅಗಿದೆ”

“ಯಾರಿಗೆ?”

“ನಿನಗೆ!”

“ನನಗೆ?... ಥೂ... ನಡೆಯಬೇಕೆಂದು! ಸ್ಕೃತಾಳ ವಿನೋದ ಅವಳನ್ನು ಸ್ವಲ್ಪ ಸಡಿಲಗೊಳಿಸಿ ಸರಳಗೊಳಿಸಿತು.

“ನನ್ನ ಮಾತು ಕೇಳ್ತೇಯಾ ಈಗ?”

“ಕೇಳೋಣಲ್ಲಿ... ಅದು ಹಾಗಿರಲಿ... ಮೇದಲು ಹೇಳು ಕಾಫಿ ಕುಡಿತೀಯಾ ನೀನು?”

“ನೊಕರಿ ಶುರು ಮಾಡುತ್ತಲೇ ದಿಲ್ಲಾದಾರ್ ಆಗಿಬಿಟ್ಟಿದ್ದೀಯಾ. ಪರವಾಗಿಲ್ಲ, ಒಳ್ಳೆ ಬೆಳವಣಿಗೆ” ಸ್ಕೃತಾ ಓರನೋಟ ಬೀರಿದಳು.

ಉತ್ತರಕೊಡದೆ ಅವಳು ತನ್ನ ಕಾಫಿಯನ್ನು ಸ್ಕೃತಾಳ ಕೈಯಲ್ಲಿ ಹಿಡಿಸಿದಳು.

ಸಂದರ್ಭ ಸ್ವಲ್ಪ ಕರಿಗಿತು. ಸ್ಕೃತಾಳೋಂದಿಗೆ ಕುಳಿತುಕೊಳ್ಳಲು ಅವಳು ಜಾಗಾ ಮಾಡುಕಿದಳು. ಕ್ಯಾಂಟೇನಿನ ಎಡಭಾಗದಲ್ಲಿ ಖಾಲಿಯಾಗುತ್ತಿರುವ ಒಂದು ಮೇಜಿನ

ಉಗ್ರ / ಆವಿಗೆ

ಕಡೆ ಸಂಕೇತ ಮಾಡಿ, ಸ್ತುತಾಳಿಗೆ ಮೇಚಿನ ಕಡೆ ಹೋಗಲು ಸೂಚನೆ ಇತ್ತುಳು.

ಸ್ತುತಿ ಹೊತ್ತಿನ ನಂತರ ಅವಳು ಇಡಲಿಯ ಡಬ್ಬಾ ಹಾಗೂ ತನ್ನ ಕಾಫಿಯನ್ನು ತೆಗೆದುಕೊಂಡು ಸ್ತುತಾಳಿ ಕಡೆ ಸಾಗಿದ್ದಳು.

ಅವಳು ಕುಚೀರ್ಯ ಮೇಲೆ ಕಾರುತ್ತಲೇ ಸ್ತುತಾ ಆಶುರದಿಂದ ಮೇಚಿನ ಮೇಲೆ ಬಿಲ್ಲಿನಂತೆ ಬಾಗಿದ್ದಳು.

“ಹೇಳಲಾ... ಸಂಕೋಪದ ವಿಷಯವನ್ನು...?”

ಅವಳು ಕಾಫಿಯ ದೊಡ್ಡ ಗುಟುಕು ಹೀರಿಕೊಂಡಳು. ಕಣ್ಣಿಗಳು ಸ್ತುತಾಳಿ ಮೇಲಿದ್ದವು.

“ಹೇಳು”

“ನಿನ್ನ ರಾತ್ರಿ ರಾಕ್ಷಸ ಮೆಟ್ಟಿಲ ಮೇಲಿನಿಂದ ಉರುಳಿದ್ದು.”

“ರಾಕ್ಷಸು...?” ಸಂಕೇತ ತಕ್ಷಣಕ್ಕೆ ಅವಳಿಗೆ ಅರ್ಥವಾಗಲಿಲ್ಲ.

ಸ್ತುತಾ ಅವಳಿಗೆ ಅರ್ಥವಾಗದಿರುವುದನ್ನು ಕಂಡು ಸಿಟ್ಟುಗೂಂಡಳು.

“ಉಫ್... ಟೂಬ್‌ಲೈಟ್ ಹತ್ತಲೇ ಇಲ್ಲ. ರೋಮಾಂಚನಗೊಳ್ಳುವುದನ್ನು ಕೆಡಿಸಿಬಿಟ್ಟೇ ರಾಕ್ಷಸ-ಅರ್ಥಾತ್ ನನ್ನ ತಂದೆ -ಮುಂಬಯಿಯ ಮಟಕಾ ದೊರೆ!” ಶಬ್ದಗಳ ಮೇಲೆ ಒತ್ತುಕೊಟ್ಟ ಹೇಳಿದ್ದಳು ಸ್ತುತಾ.

ಕಾಫಿಯ ಬಿಸಿ ಗುಟುಕು ಅವಳ ಬಾಯಂಗಳದಲ್ಲಿಯೇ ನಿಂತಿತು.

“ಹೇಗಿದಾರೆ ಅಂಕಲ್...?”

ಸ್ತುತಾ ಕಣ್ಣಿಗಳನ್ನು ಕೃಂಟೀನಿನ ಮೇಲ್ಮೈವಣಿಯತ್ತ ನಿಟ್ಟಿಸಿದ್ದಳು. ಎಡಗೈಯನ್ನು ಸಾಭಿನಯ ಕೊಡವಿದ್ದು -“ಹೋದರು...”!

ಅವಳು ಜಡವತ್ತು ಸ್ತುಭಿಂಧಾದ್ದಳು.

ಸ್ತುತಾ ವಿವರಿಸಿದ್ದಳು.

ಮಟಕಾ ಕಿಂಗ್ ಎಂದಿನಂತೆ ಬಿಲ್ಲಿಂಗನ್ನು ಧುತ್ತೆಂದು ಪ್ರವೇಶಿಸಿದ್ದು. ಹರಾಮಿಂದಿನ ಕಾಲುಜಾರಿತು, ತಲೆ ಮೆಟ್ಟಿಲಿಗೆ ಬಡಿದು ತೆಂಗಿನಕಾಯಿಯ ಹಾಗೆ ಒಡೆದುಹೋಯಿತು. ಗಂಟೆಗಟ್ಟಲೇ ಮೆಟ್ಟಿಲ ಮೇಲೆ ರಕ್ತ ಕಾರುತ್ತ ಪ್ರಜ್ಞಾಯಿಲ್ಲದೆ ಬಿದ್ದುಕೊಂಡಿದ್ದು. ಅದೇ ಅವಸ್ಥೆಯಲ್ಲಿ ಅವನ ಮುಕ್ಕಾಲುವಾಲು ರಕ್ತ ಹರಿದುಹೋಗಿತ್ತು. ಬಹುಶಃ ಬೆಳಗಿನವರೆಗೂ ಯಾರಿಗೂ ಈ ವಿಷಯದ ಅರಿವೇ ಆಗುತ್ತಿರಲಿಲ್ಲವೇನೋ. ಕೆಳಗಿನ ಖೇಮಕಾ ಅಂಕಲ್ ರಾತ್ರಿಯ ಏರಜೊವರೆ ವೇಳಿಗೆ ತಮ್ಮ ಮನೆಯ ಮೆಟ್ಟಿಲು ಹತ್ತುತ್ತೊಡಗಿದರು. ಆಗ ಗೊತ್ತಾಯಿತು!

“ಕಾರ್ಬನಲ್ಲಿ ಪ್ರಯಾಣ ಮಾಡ್ತಾ ಖೇಮಕಾ ಅಂಕಲ್ ಬಜೋದೆಯಿಂದ ಮುಂಬಯಿಗೆ ಬಂದಿದ್ದರು. ದಾರಿಯಲ್ಲಿ ಗಾಡಿ ಕೆಟ್ಟದ್ದರಿಂದ ಅವರು ಮನೆ ತಲುಪಲು ತಡವಾಯಿತು. ಮೆಟ್ಟಿಲಮೇಲೆ ಹರಿಯುತ್ತಿದ್ದ ರಕ್ತ ಅವರನ್ನು ರಾಕ್ಷಸನವರೆಗೂ ಕರೆತಂದಿತು.

గురుతు హిడియుత్తలే గాబరియాగి అంకలో బందు నమ్మి మనెయ బాగిల గంట బారిసిదరు. నిద్దెయల్లి కణ్ణ భారవాద ఆయిగే బముతః ‘రాష్ట్రస్’నే బందిరబేచు అనిసితు. బాగిలు తేరేయుత్తలే ఆ రాత్రియల్లి ఖేమకా అంకలోరన్ను ఎదురిగే నోచుత్తలే ఏనోఈ నడెదిరబేచు ఎనిసితు. ధృయు తందుకోండు అంకలో దుఫ్ఫాటినెయ సూజనే కొట్టరు. సుద్ది కేళి ఆయి తణ్ణగాదఱు.

“నేరేయవర సహాయదింద ఖేమకా అంకలో గత ప్రాణవాగుత్తలిద్ద తందెయవరన్ను సమీపద ఎమజ్ఞనిగే కరేదొయ్యు సేరిసిదరు. నమ్మన్ను జోస్ఫ్ అంకలో తమ్ము కారినల్లి ఆస్ట్రోగే కరేదొయ్యరు. దిజ్యూడ్జలాగిద్ద అశ్చనన్ను మనెగే మరళి కళిసి, వహిరద సంబంధికరిగే దుఫ్ఫాటినెయ సూజనే కొదువంతే తిళిసిదేవు.

“ఆయియ రక్తదొత్తడ ఏరుతీరువుదరింద నింతుకొళ్లాగుత్తిరలిల్ల. డాక్టరరిగే తోరిసబేకాయితు. సిస్టర్ అవళిగే నిద్దెయ ఇంజెక్షన్ కొట్టు సిస్టర్ మలగువ కోణెయల్లియే మలగిసిదరు. అనిరిష్కిత మానసిక ఆఘాతద తేవ్రతెయిద అవరు స్ప్లి హోత్తు ముక్కరాగిరలి ఎందు ఆయి మనెగే హోగలు సిద్ధిరలిల్ల.

“బేళగిన ఆరుగంటి మూరు మినిటిగే మటకా కింగో ఉసిరుబిట్టు.”

“ఎరడక్కే నాల్చూ, నాల్చూక్కే ఎంటు ఎందు ఆసే తోరిస్తూ, బడవర దారిద్యుద వ్యాపార మాడువ కొలగడుక జిగణ్ణ... అవర పత్తియర శాపదింద తప్పిసికొళ్లాగలిల్ల.”

“త్యాగ తలుపిద చిక్కప్ప-దొడ్డప్ప ఆయియన్ను ఎబ్బిసి సూజనే కొదువుదక్కే అడ్డియాదరు. ‘అప్పెల్ల గడిబిడి బేడ ఇన్నూ స్ప్లి హోత్తు తడెదు తిళియలి— అందరు.

“నిజ హేళబేకేందరే, మటకా కింగోన మరణద సూజనే నన్న మిదుళిన నరగళన్ను సడిలగొళిసితు. ఎరదు మూరు వష్టగళింద హోత్తిసిద్ద నన్న తలేయోళగిన బెంచి బోరలాగిదే అన్నిస్తిత్తు.”

స్కృతాళ క్షేయన్ను అవళు తన్న వస్తుదల్లి తేగెదుకోండఱు. సాంత్యనద భావనేగళన్ను సంవహనగొళిసువాగ అనిసితు. అవళు బోగసేయల్లి అవళ మిడియువ అంగ్యేయల్లి, బఫ్ఫద ఇట్టంగియన్ను ఇట్టంతాగితు. స్కృతాళిగే బిసిబిసి కాఫియ తుతు అవళ్యకెటెయిదే అనిసితు.

ఎదురుగిట్ట అవళ తణ్ణగిన కాఫియన్ను బదిగే సరిసి, అవళ క్షేబిట్టు ఎద్దునింతఱు.

ಳಿಂಗ / ಆವಿಗೆ

“ಬಿಸಿ ಕಾಫಿ ತರ್ತೇನೆ ನಿನಗಾಗಿ.”

ಬಿಟ್ಟ ಕೈಯನ್ನು ಸ್ಕೃತಾ ಹಿಡಿದುಕೊಂಡಳು—ಗದ್ದಲದಲ್ಲಿ ಮಗುವಿನ ಬೆರಳು
ಅದರ ರಕ್ಷಕನಿಂದ ತಪ್ಪಿಹೋಗಿದೆಯೇನೋ ಅನ್ನವಂತೆ.

“ಇದನ್ನೇ ಕುಡಿತೇನೆ... ನನ್ನನ್ನು ಬಿಟ್ಟು ಹೋಗಬೇಡ...”

“ಬಿಸಿ ಕಾಫಿ ನಿನಗೆ ಜರೂರಿದೆ. ಬಸ್, ಒಂದು ಮೀನೀಟಿನಲ್ಲಿ ಒಂದೆ. ನೀನು
ನನಗೆ ಧ್ಯೇಯ ಹೇಳುತ್ತ ಬಂದಿದೀಯಾ ನೀನು ಸ್ವಯಂ ಧ್ಯೇಯ ಕಳಕೊಬೇಡ.

ಬಿಸಿ ಕಾಫಿಯನ್ನು ಗುಟುಕಾಗಿ ಸೇವಿಸುತ್ತಿದ್ದಂತೆ ಸ್ಕೃತಾ ಸಾಮಾನ್ಯಾದಳು.

“ನಮೀ, ಎಲ್ಲವೂ ಸರಳವಾಗುತ್ತದೆ. ನನಗೆ ದೀದಿಯದೇ ಜಿಂತೆಯಾಗುತ್ತಿದೆ.
ಅವಳ ಜೀವನದ ವಿಡಂಬನೆ ಅವಳ ಮುಖಿದ ಮೇಲೆ ಗಾಯದ ಗುರುತಿನ ಹಾಗೆ
ಅಂತಿತವಾಗಿದೆ. ಮನೆಯ ಯಾವ ಕನ್ನಡಿಯನ್ನೂ ಅವಳು ಕೈಗ್ರಹಿತೊಳ್ಳಲಾರಳು.
ಅದರ ಎದುರು ನಿಲ್ಲಲಾರರು. ಯಾರಾದರೂ ಒಳ್ಳೆಯ ಮನೋಚಿಕಿತ್ಸರಲ್ಲಿ ಅವಳಿಗೆ
ಟ್ರೈಟೊಮೆಂಟ್ ಹೊಡಿಸಬೇಕು, ಕೌನ್ಸಿಲಿಂಗ್ ಅವಳನ್ನು ಹೊರಗೆ ತಂದು ಪ್ರಕೃತಿಸ್ಥಾವಾಗಲು
ಇರುವ ಏಕಮಾತ್ರ ಪರ್ಯಾಯ. ನಾನು ಮತ್ತೆ ಮತ್ತೆ ಹೇಳ್ತಾ ಇರ್ತೇನೇ—ನೀನು
ಅವಳೇ, ಮೊದಲಿನವಳೇ. ನಿನಗೇನೂ ಆಗಿಲ್ಲ. ಏನೇ ಆಗಿದ್ದರೂ ಅದಕ್ಕೆ ನೀನು
ದೋಷಿಯಲ್ಲ— ಅಂತ. ಆದರೆ ನನ್ನ ಪ್ರಯತ್ನ ವ್ಯರ್ಥ. ಆದರೆ ನಾನು ಸೋಲು
ಒಪ್ಪುವವಳಿಲ್ಲ. ಗಂಡಸರ ಗಂಡಸುತನಕ್ಕೆ ಪಾಠ ಕಲಿಸದೇ ಹೋದರೆ...”

“ಶಾಂತಿಳಾಗು! ಮನಸ್ಸನ್ನು ಶಾಂತಪಾಗಿಟ್ಟುಕೋ!” ಸ್ಕೃತಾ ಉತ್ತೇಜಿತಳಾಗುವುದನ್ನು
ಅವಳು ತಡೆದಳು. “ಈ ಕಾಫಿಯನ್ನೂ ನೀನು ತಣ್ಣಾಗಿಸಿಬಿಟ್ಟೆ...”

“ಸರಿಯಾಗಿ ಹೇಳಿದೀಯಾ. ಅವನಿಂದಾಗಿ ನಾವು ದಿನವೂ ಸಾಯಿದ್ದೇವು. ಅವನು
ಸತ್ತರೆ ನಾವು ಹೊಸ ಜೀವನ ಬದುಕ್ಕೇವೆ... ಮುಕ್ತವಾಗಿ ಉಸಿರಾಡಿಸ್ತೇವೆ. ಮನೆಯಲ್ಲಿ
ಇರುತ್ತ ಕೊಳಕಿನಲ್ಲಿ ಮುಖುಗುವುದಿಲ್ಲ, ಕ್ರಿಮಿ-ಕೆಟಿಗಳ ಹಾಗೆ ಮಿಜಿ ಮಿಜಿ ಅನ್ನವುದಿಲ್ಲ.”

ಕಂಬಿಸುತ್ತ ಅವಳು ಮೇಚಿನ ಮೇಲಿದ್ದ ಸ್ಕೃತಾ ಕೈಯನ್ನು ಒತ್ತಿದಳು.

“ಉನಾಡಿನಿಯಾಗಿದೀಯಾ?.... ನಿನ್ನ ನಿರ್ಗಳ ಅಪಲಾಪವನ್ನು ಒಂದ್ ಮಾಡು.
ತಂದೆಯ ಮರಣದ ಸಂದರ್ಭದಲ್ಲಿ ದುಃಖದಿನ... ಅದು ಬಿಟ್ಟು...”

ಸ್ಕೃತಾ ಬೆಚ್ಚಿದ್ದು ಅವಳ ಕಣ್ಣಗಳಲ್ಲಿ ನೋಡಿದಳು. ದಿಟ್ಟಿಸಿ ನೋಡುವಾಗ
ಅವಳ ಕಣ್ಣ ನಿದಾನವಾಗಿ ಆದ್ರಾವಾಗುತ್ತದೆ.

“ಅಪ್ಪನ ಮರಣದ ಬಗೆಗೆ ಅಲ್ಲವಾ ನಮಿತಾ...? ಮಂಟಕಾ ಕಿಂಗ್
ತಂದೆಯಾಗಿರಲಿಲ್ಲ ರಾಕ್ಷಸನಾಗಿದ್ದು. ಸದಾ ಆತಂಕಗೊಳಿಸುವ ಅವನ ವ್ಯಕ್ತಿಕ್ಷದ
ಸೌಂದರ್ಯದಲ್ಲಿ ನಾನು ಅಪ್ಪನನ್ನು ಮುಡುಕಿದೆ. ಕೆಂಪು ಗರೆಗಳನ್ನು ಎಳೆಯುವ
ಅವನ ಕಣ್ಣಗಳಲ್ಲಿ ತಂದೆಯನ್ನು ನಿಭರ್ಯವಾಗಿ ದಿಟ್ಟಿಸಿದೆ. ಸ್ವರ್ವದಲ್ಲಿ ವಾತ್ಸಲ್ಯವನ್ನು
ಮುಡುಕಿದೆ... ನನಗೆ ನನ್ನ ಅಪ್ಪ ಸಿಗಲೇ ಇಲ್ಲ... ಎಂದೂ ದೊರೆಯಲೇ ಇಲ್ಲ...”

“ಅವನು ಎಂದೂ, ನಮ್ಮ ಕಾಲಿಲೆಯಲ್ಲಿ ನಮ್ಮನ್ನು ಎದೆಗೆ ಅಪ್ಪಿಕೊಳ್ಳಲಿಲ್ಲ. ನಾನು ನನ್ನ ಕಡೆಯಿಂದ ಏನೂ ಪ್ರಯತ್ನವನ್ನು ಮಾಡಲೇ ಇಲ್ಲವೆಂದು. ಇಷ್ಟೋ ರಾತ್ರಿಗಳಲ್ಲಿ ನಾನು ಓದನ್ನು ಬಿಟ್ಟು ಹಾಸಿಗೆಯ ಮೇಲೆ ಹೊರಳಿಕೊಂಡು, ಗೂರಕೆ ಹೊಡೆಯುತ್ತಿರುವ ವ್ಯಕ್ತಿಯನ್ನು ಮುಟ್ಟಿ ನೋಡಿದೆ. ಅವನ ತಲೆಯನ್ನು ನೇವರಿಸಿದೆ. ಅವನ ಕೈಗಳನ್ನು ನನ್ನ ಕೈಗಳಲ್ಲಿ ತೆಗೆದುಕೊಂಡೆ. ಇವೆಲ್ಲ ಯಾಕೆ ಅಂತೇಯ? ಅಪ್ಪನ ಮಮತೆಯ ಸ್ವರ್ಚ ಹೇಗಿರುತ್ತದೆಯೆಂದು ನೋಡಲು, ಅನುಭವಿಸಲು! ಸುಂಗು ಹುಳಿದ ಹಾಗಿನ ಮುಳ್ಳು ತುಂಬಿದ ಅವರ ಜರ್ಮ್ ನನಗೆ ಸ್ಪಂದಿಸಲೇ ಇಲ್ಲ. ಶ್ರೀತಿಯ ಕೊರತೆಯಿಂದ ಬರಡಾಗಿದ್ದ ಬಂಜರು ಭೂಮಿಗೆ ಬಂದು ಹನಿ ಶ್ರೀತಿಯೂ ಸುರಿಯಲಿಲ್ಲ. ನಿನ್ನ ಒಗ್ಗೆ ನನಗೆ ಹೊಟ್ಟಿಕೆಚ್ಚಾಗುತ್ತದೆ. ಹೋರ ಹೊಟ್ಟಿಕೆಚ್ಚು.. ಯಾಕೆಂದರೆ ತಂದೆಯ ಶ್ರೀತಿಯ ವಾರಸುದಾರಳು... ನಿನ್ನೊಂದಿಗೆ ತಂದೆ ಇದಾರೆ. ಅವರ ಎದೆಯ ಮೇಲೆ ಮುಖವಿಟ್ಟು ನೀನು ಇಡೀ ಜಗತ್ತನ್ನು ಕೋಡುಗಳ ಮೇಲೆ ಎತ್ತಿಕೊಳ್ಳಬಲ್ಲೆ... ಆದರೆ ನಾನು... ಪಿತೃಪ್ರೇಮವೆಂದರೇನೆಂಬುದನ್ನೇ ಕಾಣಿದ ವಂಚಿತಳು... ಬಾಯಾರಿದವಳು...

ಕಾಫಿಯ ಆರಿದ ಲೋಟಿಯನ್ನು ಮೇಜಿನ ಮೇಲಿಟ್ಟು ಮುಖಿವನ್ನು ಬೊಗಸೆಯಲ್ಲಿ ಮುಚ್ಚಿಕೊಂಡು ಒಮ್ಮೆಲೇ ಕರುಣ ಆಕುಂದನ ಮಾಡತೊಡಗಿದಳು ಸ್ಥಿತಾ. ದುಃಖಿ ಸ್ಥಾಟವಾಗಿತ್ತು. ಬಿಕ್ಕತೊಡಗಿದಳು ಆಕೆ.

ಅಕ್ಕಪಕ್ಕದ ಟೇಬಲ್ ಮುಂದೆ ಕುಳಿತವರೆಲ್ಲ ಕುಶಾಹಲದಿಂದ ನೋಡತೊಡಗಿದರು.

ಏನು ಮಾಡಲೂ ತೋಜದೆ ನಮಿತಾ ಸ್ಥಿತಾಳನ್ನು ಮಡಿಲಿಗೆ ಎಳೆದುಕೊಂಡು ಧ್ಯೇಯ ತುಂಬತೊಡಗಿದಳು. ಯಾವಾಗಲೂ ಧ್ಯೇಯ ತುಂಬಿಕೊಂಡಿದ್ದ ಸ್ಥಿತಾಳ ಅಂತರಂಗದಲ್ಲಿ ಇಂಥ ತರೆಗಳ ವಿರಿಳಿತ ಇದೆಯೆಂದೂ, ಅದು ಬಿರುಗಾಳಿಯಾಗಿ ಅವಳನ್ನು ಕಡ್ಡಿಯಂತೆ ತನೋಳಿಗೆ ಸೆಳೆದುಕೊಂಡಿದೆಯೆಂಬುದು, ಆಕೆ ಇಷ್ಟೋಂದು ನಿಸ್ಪರಾಯಿಳಾಗಬಲ್ಲಳೆಂಬುದು ಅವಳಿಗೆ ಗೊತ್ತಾದದ್ದು ಆಗಲೇ.

ಇಡಲಿ ಡಬ್ಬಾವನ್ನು ಜತನದಿಂದ ಪರಿಸಿನಲ್ಲಿ ಸೇರಿಸಿ, ಬಿಕ್ಕಿಳಿಸುತ್ತಿದ್ದ ಸ್ಥಿತಾಳನ್ನೂ ಒತ್ತಿ ಎಳೆದುಕೊಂಡು ಕ್ಷಾಂಟೀನಿನಿಂದ ಹೊರಗೆ ಕರೆದೊಯ್ದಳು. ಆ ಬಂದು ಕ್ಷಣಾ ಅವಳಿಗೆ ಅನಿಸಿತು-ಸ್ಥಿತಾಳನ್ನು ಹೊತ್ತುಕೊಂಡು ಹೋಗುತ್ತಿದ್ದಾಳೋ ಅಥವಾ ತನ್ನನ್ನೇ ತಾನು ಹೊತ್ತುಕೊಂಡು ಹೋಗುತ್ತಿದ್ದಾಳೋ!

ಸುಖಿಕ್ಕೆ ಸಂಬಂಧ-ನೆಂಟಿಸ್ತಿಕೆ ಇರುವುದಿಲ್ಲ, ದುಃಖಿ ತನ್ನ ಕುಟುಂಬ ಚಿಕ್ಕದಾಗಿರುವುದಿಲ್ಲ

ಒತ್ತೆಡದಲ್ಲಿ ಅಂಟಿಕೊಂಡು ಕುಳಿತಿದ್ದವರು ಅವರನ್ನು ನೋಡಿದರು ಏನೋ ದುರ್ಘಟನೆಯ ಸೂಚನೆಯಿಂದ ಭಾವವಿಪ್ಪಲಾಗಿ ಆದ್ರಫರಾದರು.

ಪ.ಸಿ.ಯೂದಲ್ಲಿ ಕನ್ನಡಿಯ ಗೋಡೆಗೆ ಅಂಟಿಕೊಂಡು ಸ್ಥಿತಾ ತನ್ನನ್ನೇ

ಳಿಗೆ / ಆವಿಗೆ

ಮರೆತವಳಂತೆ, ಪ್ಯಾಪುಗಳಿಂದ ಮುಚ್ಚಿಕೊಂಡು ದೃಷ್ಟಿಗೆ ಬೀಳದಿರುವ ನಮಿತಾಳ ತಂದೆಯನ್ನು ರೆಪ್ಪೆ ಬಡಿಯದೆ ನೋಡಿದಳು. ಅವರ ದರ್ಶನವನ್ನು ಗುಟುಹು ಗುಟುಹಾಗಿ ಹೀರಿದಳು. ಅನಂತರ ಅಷ್ಟುಟ ಸ್ವರದಲ್ಲಿ-ಇಂಗ್ಲಿಷ್‌ನಲ್ಲಿ ಬಡಬಡಿಸಿದಳು.

“ನಿನ್ನ ಬಳಿ ತಂದೆಯ ಶರೀರವೊಂದನ್ನು ಬಿಟ್ಟು, ಕಳೆದುಕೊಳ್ಳಲು ಬೇರೇನೂ ಉಳಿದಿಲ್ಲ ನಮೀ? ಯಾರೂ ದುಃಖಿಸಬೇಡಿ. ಅವರಿಗೆ ಅಪಮಾನವಾದೀತು. ಇರುವುದು ಯಾವಾಗಲೂ ನಿನ್ನ ಬಳಿ ಇದ್ದೇ ಇರುತ್ತದೆ. ಎಂದೂ ನಿನ್ನನ್ನು ಒಂಟಿಯಾಗಿರಲು ಬಿಡಲಾರದು. ನಾನು... ನನ್ನ ಬಳಿ ಏನೂ ಇಲ್ಲವೇ ಇಲ್ಲ. ಇದ್ದರೆ ಅದು ಉಸುಕಿನಂಥ ಭೂತಕಾಲ, ಮೃಗ ಮರೀಚಿಕೆಯಿಂದ ತುಂಬಿದ್ದು... ಓಡಿಸುತ್ತಾ, ಆಸೆ ಹುಟ್ಟಿಸುತ್ತ, ಬರಿಗ್ಯಾಯಲ್ಲಿ ಹಿಂತಿರುಗಿಸುವುದು! ಅಂಥ ಉಸುಕಿನ ಗತಕಾಲವನ್ನು ನಾನೇ ಕಳೆದುಕೊಳ್ಳಲು ಬಂಹುಸುತ್ತೇನೇ-ನಮೀ! ಮಂಟಕಾಕಿಂಗ್‌ನನ್ನು ಮಜ್ಜಾ ಮಾಡುವುದರೊಂದಿಗೆ ಅವನನ್ನು ತೇಲಿಬಿಡುತ್ತೇನೆ. ಬಹುಶಃ ಹಾಗಾದಾಗ ಮಾತ್ರ ನಾನು ಶಾಪಮುಕ್ತಳಾಗಿ ದೀದಿಯೊಂದಿಗೆ, ಅಮೃತೋಂದಿಗೆ, ವಿಕ್ರಮನೊಂದಿಗೆ ಬದುಹುವ ಪರ್ಯಾಯವನ್ನು ಹುಡುಕಬಲ್ಲೆ. ನನ್ನ ಪಾಲಿಗೆ ಬೇರೆ ಯಾವ ದಾರಿಯೂ ತರೆದಿಲ್ಲ.”

ಅವಳು ಸಾಹಸವನ್ನು ಒಗ್ಗುಡಿಸಿಕೊಂಡಳು.

“ಒಂದು ಮಾತು ಕೇಳಲಾ?”

ಸ್ನಿತಾ ವಿಕಾರವಾದ ರೀತಿಯಲ್ಲಿ ನಕ್ಕಳು.

“ನಿನ್ನ ಪ್ರತ್ಯೇ ಏನೂಂತ ನನಗೆ ಗೊತ್ತು... ನೀನೇನು ಕೇಳೋದಕ್ಕೆ ಬಯಸ್ತಿದೀಯಾ, ನಿಜ ಹೇಳು ಸ್ನಿತಾ... ಅಂಕಲ್‌ನನ್ನು ಮೆಟ್ಟಿಲಮೇಲಿಂದ ತಳ್ಳಿದವರು ಯಾರು? ನಾನು ಇಡಕ್ಕೆ ಉತ್ತರ ಕೊಟ್ಟರೆ...” ಮಂಟಕಾ ಕಿಂಗ್ ತನ್ನಪ್ರಕ್ಕೇ ಸಾಯಲೀಲ್ ಎಂದು ಜಗತ್ತಿನ ಯಾವ ಕಾನೂನೂ ಸಿದ್ಧ ಮಾಡಲಾರದು... ಆಗ?

ಅವಳ ಕಾಲುಗಳ ಮೇಲೆ ಇರುವೆಗಳು ಪರತ್ತೊಡಗಿದವು.

“ನಿನಗೆ ಬಹುತೇಕ ಎಲ್ಲವೂ ಗೊತ್ತಿದೆ. ಅಕ್ಕನ ಹೊಟ್ಟಿಯನ್ನು ಸ್ವಷ್ಟ ಮಾಡಿಸಲು ಅಮೃತಸ್ಯಯಂ ಅವಶಯನ್ನು ನಸಿಕಂಗ್ ಹೋಮಿಗೆ ಕರೆದುಕೊಂಡು ಹೋಗಿದ್ದಳೆಂಬುದು ಬಹುಶಃ ನಿನಗೆ ಗೊತ್ತಿಲ್ಲ... ದೊಡ್ಡಪ್ಪ ಅಕ್ಕನಿಗೆ ಸಂಬಂಧ ಹುಡುಕಿಕೊಂಡು ಬಂದಾಗೆಲ್ಲ ಮುಖಿ ಮುಚ್ಚಿಕೊಂಡು ಆಕೆ ಹೋಣಿಯೋಳಗೆ ಹೋಗಿ ಚಿಲಕ ಏರಿಸಿಕೊಳ್ಳುತ್ತಿದ್ದಳು. ಇವತ್ತಿನ ಹುಡುಗಿಯರೇ ಹೀಗೆ, ಬೇಗ ಮದುವೆಯಾಗಲು ಒಪ್ಪೋದಿಲ್ಲ ಎಂದು ದೊಡ್ಡಪ್ಪ ತಿಳಿದುಕೊಂಡರು! ರಾವಣನ ಅಣ್ಣ ವಿಭಿಂಜನಾನ ಹಾಗೆ ಬಡಪಾಯಿ ದೊಡ್ಡಪ್ಪ ಅಕ್ಕನ ಮದುವೆಯ ಚಿಂತೆಯಲ್ಲಿ ಅಧರ ಆಗಿದ್ದರು... ತಮ್ಮನ ಕಾರಸ್ತಾನ ಅವರಿಗೆ ಗೊತ್ತಿರಲಿಲ್ಲ.”

ಸ್ನಿತಾ ಉಸಿಗ್ರಹಿದಳು.

“ಜೀವನದಲ್ಲಿ ನಾನು ಸಹಜವಾಗಲಾರೆ ಎಂದು ಒಮ್ಮೊಮ್ಮೆ ಅನ್ನಸ್ತದೆ. ಅಪ್ಪನ

మేలిన సేడన్ను నాను తరతో మేలే తీరిసి కొళ్ళుతిట్టే. అవనన్ను ఉద్దిష్టగొళిసి సరియాద హోత్తిగే ఒద్దితిద్దే.... విక్రమనూ అవనదే కొండియాగిద్ద, ఆదరే నాను అవనన్ను కథించుకొళ్లు బయస్త్రిరల్లిల్ల... అవను విదేశకే హోదద్దు ఒళ్లయదే ఆయితు. నన్న సలువాగి ఫేలోతిపొగాగి ప్రయత్న మాడ్చిదానే...

అవఱు సుమ్మనిధ్యభు.

“ఈగ హేళు, మాడిద్దు సరినా, తప్పా?”

“.....”

“బేడ-బేడ... బాయి తేరిబేడ. తప్పు అంత నీను హేళ్లోయా ఎందు ననగే గొత్తు! నిన్న ఉత్తర అస్వాభావికవేనూ అల్ల. దేవితంకర పాండేయర మగళలువా నీను? ప్రతిషింసేయన్ను హోట్టియల్లి ఇట్టుకొండే యాదూ మచ్చోదిల్ల నమీ! ఇరబమదు, పరిష్కారించరే నన్న జీనో ఇతరరిగింత భిన్న ఎనిసబమదు. స్వాభావిక అల్లవా? మటకా కింగోన సంతాన నాను! ఆదరే ననగనిస్తుదే, వ్యేజ్యానిక శోధద ఒళ సత్యగళన్ను ఏరి నన్నల్లి ఇందిన హేణైన జీనో ఇదే. అదు ఈవరగే జన్మ తాళిరలిక్షల్ల... జన్మిసోదక్కే చడపడిస్తూ ఇత్తు...”

అకస్మాత్తాగి లీందే అంకలో పసియు కడెయింద బరుత్తిరుపుదన్ను కండు స్కృతా మౌనవాదభు.

అంకలో పసియుక్కే హోగి ఒందుక్కొల్లి నోడిశోండు, డా. గుప్తారవరింద బాబుజియవర ఆరోగ్యద విషయద బగ్గె ప్రస్తాపిసి విచారిసికొండు బందిద్దరు. డా. గుప్తారింద సకారాత్మక ఉత్తర పడెయదే స్పృయం పాండేయవర సమీప హోగి నింతరు.

అవర ముఖిదల్లిన ఏరిలితద భావనేగభు యావుదే ప్రత్యే కేళలు చిడలిల్ల.

ఉద్దిగ్గరాగిద్ద అంకలో ఒమ్మెలే స్కృతాళోడనే ముఖాముఖియాదరు.

అవరు హేళద్దు ఇష్టు మటకా కింగోన పోస్ట్ మాటిం రిపోటోం దోరేతిదే. రిపోటోం స్కృతాళ చిక్కప్పన బళి ఇదే. చిక్కప్పనన్ను నగరద రిపోటోస్టు సుత్తువరిదిద్దారే. సంతయదింద శూదిద ప్రత్యేగళ సురిమఁయన్ను ఎదురిసలారదే అవరు అసహాయకరాగిద్దారే. కేల సమయద నంతర ఐసోనల్లి హాకిట్టిరువ శవవన్ను అవర వల్లకే ఒప్పిసుత్తారే. పోస్ట్ మాటిం వాడోం హోరగడే మటకాకింగోన సమధికర దొడ్డ సందశియే సేరిదే. పోలీసరు డాక్టరు సేరి తమ్ము ‘గురు’వాద మటకాకింగోన మరణద కారణవన్ను ముచ్చి హాకువ

ಉಗಲ / ಆವಿಗೆ

ಪ್ರಯತ್ನ ಮಾಡುತ್ತಿದ್ದಾರೆ, ವಾಸ್ತವವಾಗಿ ಅವರ ಕೊಲೆಯಾಗಿದೆ ಎಂಬುದು ಜನರ ಅಭಿಪ್ರಾಯವಾಗಿತ್ತು! ಇದೊಂದು ವ್ಯವಸ್ಥಿತ ಪಿಠಾರಿಯಿಂದು ಅವರ ಭಾವನೆ. ಗಾಬರಿಯಾದ ಆಸ್ತ್ರೇಯ ಅಧಿಕಾರಿಗಳು ರಕ್ಷಣೆಗಾಗಿ ಪೋಲೀಸು ಬಲವನ್ನು ಕೋರಿದ್ದಾರೆ.

ಪೇಸ್ ರಿಪೋರ್ಟ್‌ ಬಗೆಗೆಯ ಪ್ರಶ್ನೆ ಕೇಳುತ್ತಿದ್ದರು. ಪೋಸ್ಟ್ ಮಾಟ್‌ಮ್ ರಿಪೋರ್ಟ್ ಪ್ರಕಾರ, ತಮ್ಮ ಅಣಿನ ಮರಣ ತಲೆಗೆ ಬಿದ್ದ ಗಾಯದಿಂದ ಆದದ್ದಲ್ಲಿ ಬದಲಿಗೆ ಅತೀವ ರಕ್ತಸೂಖದಿಂದ ಆಗಿದೆ. ರಕ್ತದಲ್ಲಿ ಸಿಕ್ಕಿರುವ ಆಲ್ಯೋಹಾಲ್ ಪ್ರಮಾಣ ನೋಡಿದರೆ ಮಟಕಾಕಿಂಗ್ ಸಿಕ್ಕುಪಟ್ಟಿ ಕುಡಿದ್ದಾರೆ. ಸಮತೋಲನವನ್ನು ಕಾಯ್ದುಕೊಳ್ಳಲಾಗುತ್ತಿರುವುದೇ ದುರ್ಘಟನೆಗೆ ಕಾರಣ. ಯಾವುದೇ ಬಗೆಯ ಒಳ-ಹೊರಗಿನ ಪೆಟ್ಟಿ ಅಥವಾ ವಿಷಗಳ ಪ್ರಭಾವದ ಬಗೆಗೆ ಪೋಸ್ಟ್ ಮಾಟ್‌ಎಂಎಲ್‌ಲ್ ಸಾಕ್ಷಿಯೇನೂ ಸಿಗುವುದಿಲ್ಲ.

ಆದರೆ ಪತ್ರಿಕಾ ವರದಿಗಾರರ ಪ್ರಕಾರ ಗವಳಿ ಗುಂಪಿನವರ ಕೈವಾಡ ಈ ಕೊಲೆಯ ಹಿಂದೆ ಇದೆ ಎಂಬ ಅನುಮಾನ ಇದೆ. ತಿಂಗಳ ಹಿಂದಷ್ಟೇ ಗವಳಿ ಗುಂಪು ಸ್ಯಾಂಡರ್‌ ರೋಡ್‌ನಲ್ಲಿರುವ ಮಟಕಾ ಮುಖ್ಯ ಕಚೇರಿಯನ್ನು ಬಂದ್ ಮಾಡಿಸಲು ಪ್ರಯತ್ನಿಸಿತ್ತು. ಮಟಕಾ ಬಂದ್ ಮಾಡಿಸಿ ಅದೇ ಕೇಂದ್ರದಲ್ಲಿ ಇಸ್ಪೀಟು ಅಡ್ಡೆಯನ್ನು ತರೆಯಬೇಕೆಂಬುದು ಗವಳಿ ಗುಂಪಿನವರು ಯೋಚಿಸಿಕೊಂಡ ಉಪಾಯವಾಗಿತ್ತು. ಅದರಿಂದ ಇಡೀ ಮುಂಬಯಿಯಲ್ಲಿ ಅವರದೇ ಅಧಿಪತ್ಯ ಸಾಪನೆಯಾದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡೂ ಗುಂಪಿನ ಮಧ್ಯೆ ಜೋರಾಗಿ ಫರ್ಮಣ ನಡೆದಿತ್ತು. ಗುಂಪಿನ ಅನೇಕರು ಗಾಯಾಳುಗಳಾಗಿದ್ದರು. ಆದರೂ ಗವಳಿ ಗುಂಪು ಜಾಗದ ಮೇಲಿನ ತಮ್ಮ ಸಮರ್ಥನೆಯನ್ನು ಬಿಟ್ಟುಕೊಡಲಿಲ್ಲ. ಮಟಕಾ ಕಿಂಗ್ ಸುಮೃತೇ ಅಲ್ಲಿಂದ ಕಾಲ್ತೆಗೆಯಿದ್ದರೆ ಮಡಿಕೆಯನ್ನು ಒಡೆದು ಹಾಕಲೂ ಹಿಂದುಮುಂದು ನೋಡುವುದಿಲ್ಲ ಎಂದೂ ಗವಳಿಗುಂಪು ಎಚ್ಚರಿಕೆ ಕೊಟ್ಟಿತ್ತು.

ಗವಳಿ ಗುಂಪಿನ ಈ ಎಚ್ಚರಿಕೆ ಒಂದು ತಿಂಗಳೊಳಗೇ ಕಾರ್ಯರೂಪಕ್ಕೆ ಬಂದಿದೆ, ಪೋಲೀಸರು ನೀಡುವ ವಿವರಣೆ ವಿಶ್ವಾಸಾರ್ಥಕವಾದುದಿಲ್ಲ. ಯಾವಾಗಲೂ ತನ್ನ ಗುಂಪಿನವರಿಂದ ಸುತ್ತುವರಿದೇ ಇರುತ್ತಿದ್ದ ಮಟಕಾ ಕಿಂಗ್ ಆ ದಿನ ಏಕಾಕಿಯಾಗಿದ್ದು ಹೇಗೆ? ಮನೆಯ ಬಾಗಿಲವರಿಗೆ ಅವರನ್ನು ಮುಟ್ಟಿಸದೆ ಅವರ ಸಂಗಡಿಗರು ಹಿಂತಿರುಗುತ್ತಿದ್ದಿಲ್ಲ. ಆ ದಿನ ರಾತ್ರಿ ಮಟಕಾ ಕಿಂಗ್ ಮದನ ವಿತ್ತಿ ಯಾಕೆ ಏಕಾಕಿಯಾಗಿದ್ದರು? ಅಂದರೆ ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ವಷ್ಟ-ಹೀಗಿತ್ತು ಪತ್ರಕರ ಲೆಕ್ಕಾಚಾರ.

ಪತ್ರಕಾರರ ಮತ್ತಾಂದು ಗಟ್ಟಿಯಾದ ತರ್ಕವೆಂದರೆ ಮನುಷ್ಯನೊಬ್ಬ ಉರುಳಿದ್ದರೆ ಮನುಷ್ಯನ ತಲೆ ಒಡೆದು ಹೋಗುವಪ್ಪು ಮೆಟ್ಟಿಲುಗಳೂ ಹೆಚ್ಚಾಗಿಲ್ಲ. ನಿಂತಿರುವ ಮನುಷ್ಯನನ್ನು ಯಾರೋ ತಳ್ಳಿದ ಹೊರತು ಪ್ರಾಣಫಾತಕವಾಗುವ ರೀತಿಯಲ್ಲಿ ತಲೆ ಒಡೆಯುವುದು ಸಾಧ್ಯವಿಲ್ಲ.

ಸ್ವಾಭಾವಿಕ ಮರಣವನ್ನು ಪತ್ರಕರ್ತರು ಬೇಕೆಂದೇ ಜಟಿಲಗೊಳಿಸುತ್ತಿದ್ದರೆ ಎಂದು ಚಿಕ್ಕಪ ಆಕ್ಷೇಪ ವ್ಯಕ್ತಪಡಿಸಿದರು. ತನ್ನ ಗಾಡಿಯಿಂದ ಇಳಿದ ನಂತರ ಮಟಕಾಕಿಂಗ್ ಶಾರ್ಪೋಬ್ಬರೇ ಮನೆಯ ಮೆಟ್ಟಿಲು ಏರಿ ಹೋಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಮನೆ ಮತ್ತು ದಂಧೆಯಲ್ಲಿ ಅವರು ಯಾವಾಗಲೂ ಒಂದು ಸಮಶೋಲನವನ್ನು ಕಾಯ್ದುಕೊಂಡು ಬಂದಿದ್ದರು. ತಮ್ಮ ಜೊತೆಗಾರರನ್ನು ಅವರು ಎಂದೂ ತಮ್ಮ ಮನೆಯ ಬಾಗಿಲವರೆಗೆ ಬಿಟ್ಟುಕೊಂಡಿದ್ದಿಲ್ಲ. ಗಾಡಿಯನ್ನು ಪಾಕೀಂಗ್‌ನಲ್ಲಿ ಇಡುವ ಗಾಡಿಯ ಕಾಲಕ ಜಮೀಲನ ಹೇಳಿಕೆಯಿಂದರೆ ಸಾಹೇಬರ ಜೊತೆಗಾರರು ಅವರನ್ನು ಮನೆಯವರೆಗೆ ಕಳಿಸಿಬರುತ್ತಾರೆಯೇ ಅಥವಾ ಹಾಗೆಯೇ ಅಂಗಳದಲ್ಲಿ ಬಿಟ್ಟು ಹಿಂತಿರುಗುತ್ತಾರೆಯೇ ಎಂದು ತಾನು ಗಮನಕೊಟ್ಟಿಲ್ಲ. ಎಷ್ಟೋ ಬಾರಿ ಅಂಗಳದಲ್ಲಿ ನಿಂತೇ ಅವರು ಜೊತೆಗಾರರೊಂದಿಗೆ ಸುದೀರ್ಘ ಮಾತುಕರೆಯಲ್ಲಿ ತೊಡಗುತ್ತಿದ್ದರು. ಬಹಳ ತಡವಾಗುವುದಾದರೆ ಸಂಗಡಿಗರನ್ನು ಗಾಡಿಯ ಮೇಲೆ ಅವರ ಸ್ಥಳಕ್ಕೆ ಬಿಟ್ಟುಕೊಟ್ಟು ಮರಳಿ ಗಾಡಿಯನ್ನು ತಂದು ನಿಲ್ಲಿಸುವಂತೆ ಅವನಿಗೆ ಆದೇಶ ನೀಡಲಾಗುತ್ತಿತ್ತು! ಮತ್ತು ಬೇಳಿಗೆ ಮನೆಗೆ ಪೋನ್ ಮಾಡಿ ಎಪ್ಪು ಗಂಟೆಗೆ ಅವರು ತಯಾರಾಗಿರುತ್ತಾರೆಂದು ಕೇಳಬೇಕಾಗುತ್ತಿತ್ತು.

ನಿನ್ನ ರಾತ್ರಿ ಅವರನ್ನು ಮನೆಗೆ ತಲುಪಿಸುವಾಗ ಇದ್ದುದು ಜಮೀಲ ಮಾತ್ರ.

ರಾತ್ರಿ ಸಾಹೇಬರು ಗಾಡಿಯಿಂದ ಇಳಿಯುತ್ತಲೇ ಅವರು ಸೂಚನೆ ನೀಡಿದಂತೆ ಅವನು ಗಾಡಿ ತೆಗೆದುಕೊಂಡು ಮನೆಗೆ ಹೋಗಿಬಿಟ್ಟಿದ್ದು. ಬಹುಶಃ ಆಗ ರಾತ್ರಿ ಸುಮಾರು ಒಂದು ಗಂಟೆಯ ವೇಳೆಯ ಸಂಗತಿ ಇದು.

ಮಟಕಾ ಕಿಂಗ್‌ನ ದುಃಖಿತಪ್ಪ ಹೆಂಡತಿಯನ್ನೂ ಪತ್ರಕರ್ತರು ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು.

ನಿಷ್ಕರ್ಷಣೆಯಿಂದ ಕೆದಕಿ ಕೆದಕಿ ಕೇಳಿದಾಗ ಅವಳು ಉತ್ತರವಿತ್ತಿದ್ದಳು—ತನಗೆ ಯಾರ ಮೇಲೂ ಸಂದೇಹವಿಲ್ಲ. ದಂಧೆಯ ಸಮಸ್ಯೆಗಳನ್ನು ತನ್ನ ಪತಿ ಎಂದೂ ಮನೆಗೆ ತರುತ್ತಿದ್ದಿಲ್ಲ. ಎಂದೂ ಮನೆಯ ಮಯಾದೆಯನ್ನು ಉಲ್ಲಂಘನ ಮಾಡಿದ್ದೀ ಇಲ್ಲ. ಆಡಳಿತಾಶ್ಕ ಶಿಥಿಲತೆಯನ್ನು ಅವರು ಎಂದೂ ಮನೆಯ ಮೆಟ್ಟೆರಲು ಬಿಟ್ಟವರಲ್ಲಿ. ಪತಿಯ ಗುಂಪಿನ ಜನರಲ್ಲಿ ಯಾರಾದರೂ ಅವಳ ಎದುರಿಗೆ ಬಂದರೂ ಅವಳು ಪರಿಚಯ ಹಿಡಿಯವಂತಿರಲ್ಲ. ಯಾಕೆಂದರೆ ಅವರಲ್ಲಿ ಯಾರ ಪರಿಚಯವೂ ಅವಳಿಗೆ ಇರಲಿಲ್ಲ. ಹಾಗಾಗಿ ಅವರನ್ನು ಗುರುತಿಸುವುದು ಕರಿಣವಷ್ಟೇ ಅಲ್ಲ ಅಸಂಭವವೂ ಆಗಿತ್ತು. ತುಂಬ ಕಾಲದವರೆಗೆ ಅವಳಿಗೆ ತನ್ನ ಪತಿಯ ದಂಧೆಯೇನೆಂಬುದೂ ಗೊತ್ತಿರಲ್ಲ.

ಕತೆಯಲ್ಲಿ ಯಾವುದೇ ತಿರುವು ಕಾಣಿಸದೇ ಇರುವುದರಿಂದ ಅಸಂತುಷ್ಟರಾದ ಪತ್ರಿಕೆಯವರು ಅವಳ ಕಿರಿಯ ಮಗಳು ಸ್ವಿತಾಳನ್ನು ಮಡುಕುತ್ತ ಅಲೆಯುತ್ತಿದ್ದರು. ಅವಳನ್ನು ಮಾತನಾಡಿಸಬೇಕೆಂಬುದು ಅವರ ಉದ್ದೇಶವಾಗಿತ್ತು.

೪೨೦ / ಆವಿಗೆ

ಸ್ಕೃತಾ ಈ ಸಂಗತಿಯನ್ನು ಕೇಳಿ ಉತ್ತೇಜಿತಭಾದಳು.

“ನಾನೇಹೋಗಿ ಪ್ರತಿಕೆಯವರನ್ನು ಭೇಟಿಯಾಗಲಾ! ಇಂಥ ಸಂದರ್ಭವನ್ನು ತಪ್ಪಿಸಿಕೊಳ್ಳುವುದು ಮೂವಿಕರನ ಅಲ್ಲವಾ?”

ಶಿಂದೆ ಅವಳನ್ನು ಎಚ್ಚರಿಸುತ್ತ ಸ್ನೇಹದಿಂದ ಅವಳ ತಲೆಯನ್ನು ಹಿಡಿದು ಅಲುಗಾಡಿಸಿದರು.

“ಹುಚ್ಚಿ, ಇಂಥ ಮೂವಿಕರನದಿಂದ ಹುತ್ತು ಮಾರು ದೂರ ಇರುವುದು ಒಳ್ಳೆಯದು, ಯಾರು ಏನೇ ಕೇಳಲಿ, ಸುಮ್ಮನಿದ್ದಬಿಡು. ನೀನು ಮಲಗಿದ್ದೆ, ಏನಾಗಿದೆ, ಹೇಗಾಗಿದೆ ಎಂಬುದು ನಿನಗೇನು ಗೊತ್ತು ಎಂದು ಹೇಳಿಬಿಡು.”

ಸ್ಕೃತಾ ಅವಳ ಕಿರಿಯಲ್ಲಿ ಹಿಸುಗುಟ್ಟಿದಳು.

“ಅಂತ್ಯಕ್ಕೆಯೆಯಲ್ಲಿ ಪಾಲುಗೊಳಳ್ಳಬೇಕಲುವಾ, ಯಾಕಂದರೆ ತನ್ನ ಅಪ್ಪನ ಶರೀರ ಭಸ್ಕೇಭೂತವಾಗುವುದನ್ನು ತಾನು ಕಣ್ಣಾರೆ ನೋಡಬೇಡವಾ... ಬರ್ತೀಯಾ ನೀನು?...”

“ಬರಬೇಕು ಅನಿಸ್ತದೆ...” ಹೇಳುತ್ತ ಅವಳು ಗೊಂದಲದಲ್ಲಿ ಬಿದ್ದಳು.

“ಹಾಗಾದರೆ ನಡೆ.”

“ಬಹಳ ಸಮಯ ಹಿಡಿಯುತ್ತದೆ.”

“ಸಮಯ ಆಗೇ ಆಗುತ್ತದೆ” ಸ್ಕೃತಾ ಈ ಸಂಗತಿಯನ್ನು ಒಪ್ಪಿದಳು. ಆಸ್ತ್ರೇಯಿಂದ ಶವ ನೇರವಾಗಿ ಸೃಶಾನಕ್ಕೇ ಹೋಗಲಿ ಎಂದು ದೊಡ್ಡಪ್ಪ ಮತ್ತು ಚಿಕ್ಕಪ್ಪ ನಿಂಖಯ ಮಾಡಿದ್ದಾರೆ. ಆದರೆ ಆಯಿ ಇದಕ್ಕೆ ಒಪ್ಪಿಲ್ಲ. ಅಪ್ಪನ ಮುಖ ನೋಡಿದ ಅವನ ಜೊತೆಗಾರರು ಆಸ್ತ್ರೇಯಲ್ಲೇ ಗಲಾಟ ಎಬ್ಬಿಸಿದ್ದಾರೆ. ಇನ್ನು ಶವವನ್ನು ಮನಗೆ ಒಯ್ದರೆ ನಿಯಂತ್ರಿಸುವುದೇ ಕಷ್ಟವಾಗಬಹುದು.”

“ನೋಡು, ಅಪ್ಪಾಜಿಯನ್ನು ರಾತ್ರಿಯಂತೂ ನಾನು ಬಿಟ್ಟರಬೇಕಾಗುತ್ತದೆ...” ಇನ್ನು ಈಗ ಇಲ್ಲಿಯೂ ಬಿಟ್ಟರುವುದೆಂದರೆ... ಅದಕ್ಕಾಗಿ ಆಂಟಿಯನ್ನು ಭೇಟಿಯಾಗುತ್ತೇನೆ. ನೋಡೋಣ... ಮನಗೂ ಈಗಲೇ ಬರಲು ಆಗುವುದೋ ಇಲ್ಲವೋ...” ಅವಳು ಅನಿವಾರ್ಯತೆಯನ್ನು ವ್ಯಕ್ತಪಡಿಸಿದಳು.

ಶಿಂದೆ ಅಂಕಲ್ ಅವಳಿಗೆ ‘ಹೋಗಿಬಾ’ ಎಂದು ಸನ್ನೆ ಮಾಡಿದರು.

“ನಾವಿಬ್ರಹ್ಮ ಸ್ನೇಹಿತೆಯರ ಜೀವನದಲ್ಲಿ ಇದಂಥ ವಿಚಿತ್ರ ಸಂಯೋಗ” ಮೆಟ್ಟಿಲು ಇಳಿಯುತ್ತ ಅವಳು ಸ್ಕೃತಾಳ ತೋಳು ಹಿಡಿದುಕೊಂಡಳು.

“ಕಾಲದ ಕ್ರಮವೇ ಹಾಗೆ. ಭವಿಷ್ಯದ ಪ್ರತಿಯೋಂದು ಕ್ಷಣಾವೂ ಅಧ್ಯಷ್ಟದ ಹಾಗೆ ವಿಧಿಯಹಾಗೆ ನಮ್ಮ ಜೀವನವನ್ನು ಪ್ರವೇಶಿಸುತ್ತದೆ. ತನ್ನ ಪೆಟ್ಟಿಗೆಯಿಂದ ಸದಾ ವಿಸ್ಕೃತಿಯಾದನ್ನು ಹೊರತೆಗೆಯುತ್ತಿರುತ್ತದೆ.”

ಸ್ಕೃತಾಳ ಮಾತು ಅವಳ ಅರಿವಿಗೆ ನಿಲುಕಲಿಲ್ಲ. ಕಾಲಿಗೆ ಕಂಟಿಯ ಹಾಗೆ ಸಿಕ್ಕಿಕೊಂಡಿತು.

ತನ್ನ ತೊಡಕನ್ನು ಬದಿಗಿರಿಸಿ ಅವಳು ಒಮ್ಮೆ ಆಂಟಿಯ ಬಗೆಗೆ ಆಲೋಚಿಸಿದಳು.
ಆಂಟಿಯನ್ನು ಈ ಸಮಯದಲ್ಲಿ ಎದುರಿಸುವುದು ಹೇಗೆ ಯಾವ ಶಭಿಗಳಲ್ಲಿ
ಸಾಂತ್ವನೆ ಹೇಳುವುದು? ಹೇಗೆ ತನ್ನ ದುಃಖವನ್ನು ಪ್ರಕಟಿಸುವುದು?

“ಯಾಕೆ ಸುಮ್ಮಿನಿದೀಯೇ? ನನ್ನ ಬಗೆಗೆ ಹೆದರಿಕೆಯೇನೇ?

ಅವಳು ಮೌನದ ಚಿಪ್ಪನ್ನು ಒಡೆದಳು.

“ಹೆದರೋದು ಯಾಕೆ?”

“ಹೂಂ, ದಿಟ್ಟಿಲ್ಲಿದೀಯಾ. ಹೆದರದೆ ಹೋದರೆ ಒಂದು ದಿನ ನಿನ್ನನ್ನೂ ಮೆಟ್ಟಿಲ
ಮೇಲಿಂದ ನೂಕಿಬಿಡುತ್ತೇನೆ. ಹಾಗೆ ನಿನ್ನ ಬಗೆಗೂ ಆಳುವರ ಸಂಖ್ಯೆ ಕಡಿಮೆಯಿದೆ—
ನನ್ನನ್ನು ಬಿಟ್ಟರೆ!”

ರಾತ್ರಿ ಎಂಟೂ ಮುಕ್ಕಾಲು ಗಂಟೆಯವೇಳಿಗೆ ಸತ್ಯನಾರಾಯಣ ಕಫೆಯ ಪ್ರಸಾದ
ತೆಗೆದುಕೊಂಡು ಅಣ್ಣಾಸಾಹೇಬರು ಆಸ್ತುತ್ಯೆಯಲ್ಲಿ ಹಾಜರಾದರು.

ಅಣ್ಣಾ ಸಾಹೇಬರನ್ನು ನೋಡುತ್ತಲೇ ಕಾಯುತ್ತಿದ್ದ ಪವಾರ, ಕಾಂಬಳೆ, ಶಿಂದೆ,
ಶೋಭನಾಥ ಅಂಕಲ್ ಮುಂತಾದ ಇನ್ನೂ ಹಲವು ‘ಟ್ರೇಡ್ ಯೂನಿಯನ್’
ಕಾರ್ಯಕರ್ತರ ಮುದುಡಿದ ಶರೀರದ ಮೇಲೆ ನೀರು ಸಿಂಪಡಿಸಿದಂತಾಯಿತು.

ಬರುತ್ತಲೇ ಅಣ್ಣಾ ಸಾಹೇಬರು ತನ್ನ ಗೆಳೆಯ ದೇವಿಶಂಕರ ಪಾಂಡೆಯವರ
ದೇಹಸ್ಥಿತಿಯನ್ನು ವಿಚಾರಿಸಿದರು. ಅನಂತರ ಕಾರ್ಯಕರ್ತರ ಕಡೆ ತಿರುಗಿ ವಿನೋದ
ಮಾಡಿದರು.

“ಟ್ರೇಡ್ ಯೂನಿಯನ್ನಿನ ಒಂದು ಶಾಖೆಯನ್ನು ನಾನಾವತಿ ಆಸ್ತುತ್ಯೆಯಲ್ಲಿ
ತರೆದುಬಿಡು, ಪವಾರ್!”

“ತೆರೆದಾಗಿದೆ. ನಮ್ಮ ಹಿರಿಯ ಸಹಕಾರಿಗಳು ನಿರಂತರವಾಗಿ ಬೆಂಬಲಕೊಟ್ಟರೆ
ಈ ಶಾಖೆ ಭವಷ್ಟುದಲ್ಲಿ ಎಂದೂ ಮುಚ್ಚೋದಿಲ್ಲ, ಅವಶ್ಯಕ ಮೀಟಿಂಗ್‌ಗಳನ್ನು ನಾವು
ಇಲ್ಲಿಯೇ ಮಾಡಬಹುದು.”

ಪವಾರನತ್ತೆ ದೃಷ್ಟಿಯಿಂದ ಎಲ್ಲರೂ ಗಹಗಹಿಸಿ ನಕ್ಕರು.

ಅಣ್ಣಾ ಸಾಹೇಬರೂ ಮುಗ್ಗು ನಗು ನಕ್ಕರು.

“ಅಂದರೆ ರಕ್ಷಣೆಯ ಕಿಡಕಿಯನ್ನು ತೆರೆದಿದ್ದೀಯಾ?”

ಪವಾರ ಕೈ ಮೇಲೆತ್ತಿದೆ.

“ನಾನಲ್ಲಿ ಪಾಂಡೇಜೆ ಅವರು.”

“ಪಾಂಡೇಜೆ ನಂತರ ಬಹುಶಃ ನಾನೇ ಈ ಶಾಖೆಯ ನೇತ್ಯಾತ್ಮ ವಹಿಸ್ತೇನೆ
ಅಂತ ಕಾಣುದೆ” ಸ್ವಯಂ ವ್ಯಂಗ್ಯದಿಂದ ಹೋಹೋ ಎಂದು ನಕ್ಕರು ಶೋಭನಾಥ
ಶ್ರಿಪಾರಿಯವರು.

“ಇಲ್ಲಪಾ...ಇಲ್ಲ... ತ್ರಿಪಾಲಿ... ಹಾಗೆಲ್ಲ ನಿಮ್ಮ ದಾಂಧಲೆ ನಡೆಯೋದಿಲ್ಲ ಅಣ್ಣಾ

೪೨ / ಆವಿಗೆ

ಸಾಹೇಬರು ಮರುಹಿನಿಂದ ಬೆರಳು ತೋರಿಸಿ ಶೋಭನಾಥ ಶ್ರೀಪಾಠಿಯವರನ್ನು ಗಡರಿಸಿದರು. “ದೇವಿಶಂಕರನ ನಂತರ ನನ್ನ ನಂಬರ್ ನಿಶ್ಚಿತ ಅಂತ ತಿಳಕೊಳ್ಳಿ, ಮತ್ತೆ ಇನ್ನೊಂದು ಮಾತು ಗಂಭೀರವಾಗಿ ಕೇಳಿಕೊಳ್ಳಿ. ನಮದೆಲ್ಲ ಗಂಟುಮೂಟೆ ಕಟ್ಟಿದ ಮೇಲೆ, ನನ್ನನ್ನು ಇದೇ ಶಾಖೆಗೆ ತಂದುಬಿಡಿ. ಈ ಶಾಖೆ ಬಹಳ ದೂರ ಆಗ್ನದೆ ಎಂದು ಚಿಂತೆ ಮಾಡಬಿಡಿ. ಹೋಗೋದು ನಿಶ್ಚಿತ ಎಂದಾದ ಮೇಲೆ ಜಾಗಾ ದೂರವಾದರೆ ಏನಾಯ್ತು? ಹತ್ತಿರವಾದರೂ ಒಂದೇ ದೂರವಾದರೂ ಒಂದೇ ಹಾಂ, ಹೇಳಿಬಿಡ್ದೇನೆ. ಯಾವ ಕಾರಣಕ್ಕೂ ಈ ವಿಷಯದಲ್ಲಿ ನೀವು ಅಪ್ರಮಾಣಿಕರಾದರೆ ನಾನು ಸಹಿಸೋದಲ್ಲ.”

ಅಣ್ಣಾ ಸಾಹೇಬರು ಅಂತಿಮ ಮೃತ್ಯುಪತ್ರ ಬರಿತಿದಾರೇನೋ ಅನ್ನುವ ಹಾಗಿನ ಭಾವತೀವ್ಯತೆಯಲ್ಲಿ ಈ ಶಬ್ದಗಳನ್ನು ಹೇಳುತ್ತಿರುವಾಗ, ಆ ಮೊದಲು ಹರಡಿಕೊಂಡಿದ್ದ ಸರಸ ವಾತಾವರಣ ಮುಟ್ಟಿಯಲ್ಲಿ ಸಿಕ್ಕ ಹೋವಿನ ಹಾಗೆ ನಿಸ್ಪಂದವಾಯಿತು.

ವಾತಾವರಣ ಯಾಕೋ ಭಾರವನೆಸತೋಡಿತು.

“ದೇವಿಶಂಕರನನ್ನು ಭೇಟಿಯಾಗಿ ಬರ್ದೇನೇ! ಪ್ರಸಾದ ತಿನಿಸೋದು ಕಷ್ಟವಾಗಬಹುದು. ಹಣೆಗೆ ಮುಟ್ಟಿಸ್ತೇನೆ.” ಭಾರವಾದ ಮನಸ್ಸಿನಿಂದ ಅಣ್ಣಾಸಾಹೇಬರು ಮೆಟ್ಟಿಲಕಡೆ ಹೆಚ್ಚೆ

೧೨

“ಹಸಿರು ಸಮುದ್ರ ಗೋಪೀ ಚಂದರ

ಹೇಳು ನನ್ನ ಮೀನೇ ಎಪ್ಪು ನೀರು

ಎಪ್ಪು ನೀರು, ಎಪ್ಪು ನೀರು

ಎಪ್ಪು ನೀರೋ...ss

ಎಪ್ಪು ನೀರೋ...ss”

“ಇಪ್ಪು ನೀರು, ಇಪ್ಪು ನೀರು

ಇಪ್ಪು ನೀರೋ...

“ಎಪ್ಪು...”

“ಇಪ್ಪು...”

“ಎಪ್ಪು...”

“ಇಪ್ಪು...”

ಅವಳ ಹಿಡಿತದಿಂದ ಬೆಳೆದ ಮೀನೊಂದು ಪ್ರಾಣವನ್ನೇ ಪಣವಾಗಿಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ತಪ್ಪಿಸಿಕೊಳ್ಳಲು ಆಗಲಿಲ್ಲ.

“ಹಿಡಿದುಬಿಟ್ಟೇ.. ಹಿಡಿದುಬಿಟ್ಟೇ...!” ಹಷ್ಣದಿಂದ ಜಿಗಿಯುತ್ತ ಅವಳು ಚಪ್ಪಳೆ ತಟ್ಟಿದಳು.

“ಹಿಡಿಯಲಾಗಿದೆ ಮಗಳೇ... ಹಾಗಾದರೆ ಶಿಕ್ಕೆ ಅಡಗಿದ ಕಳ್ಳನಿಗೆ... ಅದೇ

ನಮ್ಮದು!”

“ಮೊದಲು ಹೇಳಿ... ಗೊಂಬಗೆ ಗೊಂಬ ಸಿಕ್ಕಿತಾ?”

“ಸಿಕ್ಕಿತಲ್ಲ! ಪವಾರ ಬಾಬೂ ಶೇವಾಡೆ ಅವರ ಮೂಲಕ ಕಳಿಸಿದ್ದ ಅದನ್ನು ಮಲಗಿಸಲು ನಾವು ಎದೆಯ ಮೇಲೆ ಮಲಗಿಸಿಕೊಂಡು ತಟ್ಟತ್ತೇವಲ್ಲ... ಗೊಂಬಗೆ ತಟ್ಟತ್ತಾಳೆ. ಮಲಗಿಸಲು... ಹಟಮಾರಿ.”

“ಅಂದರೆ ಮಾತನಾಡಲು ಪ್ರಯತ್ನಿಸುತ್ತಿದೆ...”

“ಇಲ್ಲ... ಅದೆಲ್ಲಿ ಸಾಧ್ಯ?”

“ಯಾರು ನೋಡ್ತಾರೆ ನಿಮ್ಮ ಹಿಂದೆ?”

“ನಿಮೋಣಿ ರಕ್ಕಕಳು ಹೊರಟುಹೋದಳು, ಜೊತೆಗೆ ಘೃಕೃಗೆ ಕರೆದುಕೊಂಡು ಹೋಗುತ್ತೇವೆ.”

“ಒಂದು ಸಂಗತಿ ಆಳವಾಗಿ ನಾಟಿದೆ...”

“ವಿನು ಮಗುವೆ?”

“ಚೀಲವನ್ನು ಸಹಾಯಕ್ಕಾಗಿ ಕಳಿಸಿಕೊಟ್ಟಿರಿ.... ಚಂದಾ ವಸೂಲು ಮಾಡುವ ಕಷ್ಟ ಯಾಕೆ ತಗೊಂಡಿರಿ ನೀವು?”

“ನಮ್ಮ ಬೆಂಬಿನಲ್ಲಿದ್ದರೆ ಪಾಂಡೇಯ ಬಾಬೂ ಆಣೆ... ನಾವು ಜೋಳಿಗೆಯನ್ನು ಎಂದೂ ಇತರರ ಎದುರು ಹಿಡಿಯೋದಿಲ್ಲ. ಅನಿವಾರ್ಯ...ಬಹಳ ಕೈಕಾಲು ಬಡಿದಾಯ್ತು... ಆದರೆ ಇಷ್ಟೇ ಸಂಗ್ರಹವಾದದ್ದು...”

“ಸಮಿಥಾ ಸಮಿಥಾ ಆಗಿರ್ತದೆ, ಅದು ಮುಷ್ಟಿಯಷ್ಟಾಗಲಿ, ಜೋಳಿಗೆಯ ತುಂಬಾ ಇರಲಿ...”

“ಇದನ್ನು ಯೋಚಿಸಿಯೇ ನಾವೂ ದುಃಖಿ ನುಂಗಿದೆವು...”

“ಚೀಲ ಕಳಿಸಲಿ, ಕಳಿಸದೆ ಇರಲಿ... ಬಾಬೂಚಿಯವರನ್ನು ಕಾಣಲು ನೀನೇ ಯಾಕೆ ಸ್ವಯಂ ಅಸ್ವತ್ತಿಗೆ ಬರಲಿಲ್ಲ?”

“ಗಂಟು ತೆರೆಸಬೇಡ, ಮಗೂ, ಇಲ್ಲವಾದರೆ...”

“ಯಾವುದಾದರೂ ಗಂಟು ಇನ್ನೂ ಉಳಿದೆಯಾ?...”

“ಇಲ್ಲ... ಅಂದ ಮೇಲೆ ನೀನು ಯಾಕೆ ಹಟ ಮಾಡಿದೀಯು?”

“ನಿಜವನ್ನು ತಿಳಿದುಕೊಳ್ಳಲಿಕ್ಕೆ...”

“ನಿಜ ಕೇಳ್ಳಿಯಾ?”

“ಕಡಿಮೆ ಸಾಹಸಿ ಅಲ್ಲ...”

“ಚೀವ ಗಟ್ಟಿ ಮಜಬೂತ್ ಮಾಡಿಕೊಂಡಿದೀಯಾ?”

“ಮತ್ತೆ?”

“ಧ್ಯೇಯ ಒಗ್ಗಾಡಿಸಲಿಕ್ಕಾಗಲಿಲ್ಲ. ಸಂಕೋಚದಲ್ಲಿ ಹತ್ತಿಕ್ಕುತ್ತ ಇವತ್ತಿನವರಿಗೆ

ಉತ್ತರ / ಆವಿಗೆ

ಎದುರಿಸೋದಕ್ಕಾಗಿ ಇರುವಾಗ, ಹೋಗು ಸಮಯದಲ್ಲಿ ಸೊಕ್ಕು ಶೋಭಿಸುತ್ತದೆಯಾ?”

“ಗೊತ್ತಾಗಲಿಲ್ಲ. ಬಾಬೂಜಿಯೊಂದಿಗೆ ಎಂದೂ ಮುಖಾಮುಖಿ ಆಗಲಿಲ್ಲವಾ?”

“ಅದರಿಂದೇನೂ ಆಗುವುದಿಲ್ಲ. ಅವರೊಡನೆ ಮುಖಾಮುಖಿ ಸಾಕಷ್ಟು ಬಾರಿ ಆಗಿದೆ. ಈಗಲೂ ಆಗ್ನಿರದೆ... ಭೇಟಿ... ಅಲ್ಲ... ಭೇಟಿಗಳು...”

“ಅಂದಮೇಲೇ...”

“ಯಾವು ಯಾವುದನ್ನೂ ಅಗೀತಾ ನೇರವಾಗಿ ಬಾಬೂಜಿವರೆಗೆ ಹೋಗಿಬಿಟ್ಟಿರ್ದೀರ್ಯಾ ನೀನು, ಸುನಂದಾಳಿಗೂ ಹತ್ತೊಂಬತ್ತು ಆಗಿರಲಿಲ್ಲ...”

“ಮಾತು ಬದಲು ಮಾಡಬೇಡಿ...”

“ನಿನ್ನ ತಾಯಿಯ ಜಗಳ ಬೇಡಿ ಹಾಕಿಬಿಟ್ಟಿತು..”

“ಅವ್ಯಾ ಬಹುತೆ ನಿಮ್ಮ ಬಗೆಗೆ ಆಕೆಗೆ ಗೊತ್ತಿಲ್ಲ... ನಿಮ್ಮ ಮತ್ತು ಬಾಬೂಜಿಯ...”

“ಅವಳಿಗೆ ಗೊತ್ತಿಲ್ಲದೆ ಇರಬಹುದು, ನಮಗೆ ನಾವು ಗೊತ್ತಿಲ್ಲವಾ? ಎದುರಿಗೆ ಬಿದ್ದು ನಮ್ಮ ಕಚೇರಿಯಲ್ಲಿ ತುಂಬಿದ ಜನಸಂದರ್ಶಿಯ ಎದುರು ತಲೆತಗ್ಗಿಸಿ ನಿಂತು ಆತ್ಮಾವಲೋಕನದಲ್ಲಿ ತೊಡಗಿದರೆ ಇಲ್ಲ ಮಗಳೇ, ಇಲ್ಲ. ಮಹಾರಾಜೆಯ ರಾಜಸಿಂಹಾಸನದಲ್ಲಿ ಅವರ ಸುಖ-ಶಾಂತಿ... ಅದಕ್ಕೆ ತೊಂದರೆ ಕೊಡುವ ಹಕ್ಕು ನಮಗಿಲ್ಲ... ಪಾಂಡೇಯಜೀ ಅವರ ಸುದ್ದಿಯನ್ನು ನಾವು ಕುಳಿತಾಗ ನಿಂತಾಗ ಕೇಳ್ತು ಇರ್ತೇವೆ. ಅವರ ಕಷ್ಟ ಎದೆಯ ಬೀಸುವ ಕಲ್ಲಿನಲ್ಲಿ ಅರೆಯುತ್ತಿರುತ್ತದೆ. ಕರ್ಮ ಉರಸಿದ ಮಗಳ ಕಾರಣದಿಂದ ಸಹಿಸಿಕೊಂಡು ಕೂತಿದ್ದೇವೆ ಈ ದೇಹದ ಗೂಡನ್ನು...”

“ಪತ್ರ ಬಂದಿದೆ ಸುಹೃದಿನಾದು ದುಬ್ಬೆಯಿಂದ ಪಶ್ಚಾತ್ತಪದ ಅಗ್ನಿಯಲ್ಲಿ ಹುರುಪಳಿಸ್ತೂ ಇದಾನೆ. ಮಗಳ ಸುದ್ದಿಯನ್ನು ಕೇಳಿದ್ದಾನೆ. ಅದಕ್ಕೇ ಬರೆಸಿಕಳಿಸಿದ್ದೇನೆ...”

“ಒಂದು ಕೆಲಸ ಮಾಡ್ತಿರ್ಯಾ ಮಗಳೇ?”

“ಜನೇಶ್ವರ ಸಾಹೂ ಅವರು ಸತ್ತಮೇಲೇ ಹಾಸಿಗೆ ಬಿಟ್ಟಿಲ್ಲ ನಾವು. ಬಲವಂತದ ತೀರ್ಥಿ ಅಷ್ಟರಲ್ಲಿ ಇದೆ. ಜೀವ ಹೋಗುವಾಗ ಅವರಿಗೂ ಗೊತ್ತಾಗಿತ್ತು. ಹೊಷ್ಟೆ

೧೮

ಅಕಸ್ಮಾತ್ತಾಗಿ ಬಾರಿಸಿದ ಗಂಟೆ ಗಾಢವಾದ ನಿದ್ದೆಯನ್ನು ಕಲಕಿಬಿಟ್ಟಿತು.

ಕಚ್ಚಿಕೊಂಡ ದವಡೆಯ ಹಾಗೆ ಕಣ್ಣಿಗಳು ಬಹಳ ಕಷ್ಟದಿಂದ ತರೆದವು. ಕಹಿ ದೃಷ್ಟಿಯನ್ನುತ್ತಿ ಅವಶು ಮಂಭಕ್ಕೆ ಹೊಂದಿಕೊಂಡಿದ್ದ ಶಿಂಕಿಯ ಕಡೆ ನೋಡಿದರು. ಹಳೆಯ ಧೋತ್ರವನ್ನು ಹೊಲಿದು ತಯಾರಿಸಿದ ಪರದೆಯ ಮೇಲ್ಗಡ ಕಾಣಿಸಿದ ಕವ್ವಾ ಆಕಾಶದ ಪಟ್ಟಿ ಕಣ್ಣಿನಲ್ಲಿ ತುಂಬಿಕೊಂಡಿತು. ಕನಸಿನಲ್ಲೆಲ್ಲೋ ಗಂಟೆ ಬಾರಿಸಿರಬೇಕು, ಆದರೆ ಕನಸು ನೆನಪಿಲ್ಲ. ಹಾಲಿನವನು ಬೂತ್ ತರೆಯುವುದಕ್ಕೆ ಮುನ್ನವೇ ಹಾಲಿನ

ಬಾಟಲಿ ತಲುಪಿಸಲು ಬಂದಿರಲಿಕ್ಕಿಲ್ಲ. ವೃತ್ತಿ ಪತ್ರಿಕೆಯವನು ನೇರವಾಗಿ ಪ್ರೇಸ್‌ನಿಂದ ಪತ್ರಿಕೆಯನ್ನು ತಂದಿರಲಿಕ್ಕಿಲ್ಲ ಪತ್ರಿಕೆ ನೋಡುತ್ತಿಲೇ ಅಮ್ಮೆ ಸಿಟ್‌ಗೇಳುತ್ತಾಳೆ. ಅವಳು ಎತ್ತಿಕೊಳ್ಳಲು ಮರೆತರೆ ಪತ್ರಿಕೆ ಬಾಗಿಲಿನಲ್ಲಿಯೇ ಬಿದ್ದಿರುತ್ತದೆ. ಪತ್ರಿಕೆ ಅವಳಿಗೆ ವೃಥ್ತಿ ಖಚಿತವಾಗಿ ಕಾಣುತ್ತದೆ. ಹದಿನ್ಯೇ ಹಪ್ಪಳ ಹಚ್ಚಿದರೆ ಅವಳಿಗೆ ಎರಡು ರೂಪಾಯಿ ಸಿಗುತ್ತದೆ. ಸುದ್ದಿಗಳಿಂದ ಯಾವ ಮನೆಯ ಅವಶ್ಯಕತೆಗಳು ತಂಬುತ್ತವೆ.

ಕಳ್ಳು ಮುಚ್ಚಿಕೊಂಡಳು ಅವಳು. ನಸುಕಿನಲ್ಲೇ ಎದ್ದು ಆಸ್ತ್ರೆಗೆ ಓಡಬೇಕಾಗುತ್ತದೆ ಅವಳಿಗೆ. ಆಸ್ತ್ರೆಯಲ್ಲಿ ಹೆಚ್ಚಿನ ಸಮಯ ದಣಿದ ಕಾಲಿನ ಮೇಲೆ ಬೆದರುಗೊಂಬಯೆ ಹಾಗೆ ತೂಗಾಡುತ್ತ ಸ್ವಯಂ ತನ್ನನ್ನೇ ಹೆದರಿಸಿಕೊಳ್ಳುತ್ತ ಓಡಿಸಿಕೊಳ್ಳುತ್ತ ಇರಬೇಕಾಗುತ್ತದೆ. ಹಿಂದಿನ ಅನೇಕ ರಾತ್ರಿಗಳು ನಿದ್ದೆ ಮಾಡಲೆಂದಲ್ಲ ಕೇವಲ ತೂಕದಿಕೆಗಾಗಿ ಬಳಕೆಯಾಗಿವೆ.

ತನಗೆ ಅಂಚಿಕೊಂಡ ಥುನ್ನೊವನ್ನು ಮಗ್ಗುಲಾಗಲೆಂದು ಹುಸು ದೂರ ಸರಿಸಿದಳು. ಇಡೀ ರಾತ್ರಿ ಬೆಟ್ಟದ ಏರನ್ನು ಏರುವವನಂತೆ ಇಳಿಯುವವನಂತೆ ಅವಳನ್ನು ತುಳಿಯುತ್ತಿರುತ್ತಾನೆ.

ಗಂಟೆ ಮತ್ತೆ ಬಾರಿಸಿತು! ಕನಸಿನಿಂದ ಹೊರಬಂದಳು! ಬಾರಿಸುವವರು ಬುದ್ಧಿಪೂರ್ವಕವಾಗಿ ಹೆಚ್ಚೆರಳನ್ನು ಒತ್ತಿ ಹಿಡಿದಿದ್ದರು. ಮುಚ್ಚಿದ ಕಳ್ಳುಗಳಲ್ಲಿ ಮುಳುಗಿದ ಕತ್ತಲೆಯಲ್ಲಿ ಆಲಸ್ಯದಿಂದ ಮುಕ್ತವಾಗದೆ ಹೋಡುದರಿಂದಲೋ ಏನೋ ಆಕಾಶದ ಪಟ್ಟಿ ಇನ್ನೂ ಕಪ್ಪಾಗಿಯೇ ಕಾಳಿಸುತ್ತಿತ್ತು.

ಥುನ್ನೊವನ್ನು ಅತ್ಯ ಸರಿಸಿ ಬಾಗಿಲಕಡೆ ಜಿಗಿದಳು. ವಿದ್ಯುತ್ ಸ್ವಿಚ್ ಹಾಕುತ್ತ ಹಾಲಿನವನ ಮೇಲೆ ಸಿಟ್ಟಿಗೊಂಡಳು ಅಸಹನೆಯಿಂದ ಆ ರೀತಿ ಬೇಲ್ ಒತ್ತಿದರೆ ಬೇಲ್ ಸುಟ್ಟುಹೋದರೆ!

ಕಬ್ಬಿಂದ ಬಾಗಿಲನ್ನು ತೆರೆಯಲು ತಡೆದಳು.

“ಯಾರು?” ಎಚ್ಚರಿಕೆ ಅವಶ್ಯಕವಲ್ಲವೇ?”

“ನಾನು ನಮಿತಾ ಕರಮರಕರ ಆಂಟಿ” ಆಂಟಿಯ ಸ್ವರ ಸರ್ವದ ಭುಸುಗುಟ್ಟಿಕೆಯ ಹಾಗೆ ಏದೆಯನ್ನು ಹೊಕ್ಕಿತು. ಬಾಗಿಲು ತೆರೆಯುವ ಕೈ ಕಂಪಿಸಿತು. ಕಾಲುಗಳು ನಿಜೀವವಾದವು. ಈ ಹೊತ್ತಿನಲ್ಲಿ ಆಂಟಿ?

ಆಂಟಿ ಏನೂ ಹೇಳಲೇ ಇಲ್ಲ. ಎದೆಗೆ ಅಪ್ಪಿಕೊಂಡು ಮಾತನಾಡದೆ ಅವಳ ಬೆನ್ನು ಸವರತೊಡಗಿದಳು. ಅವರ ಕರುಣಾಪೂರಿತ ಬೆರಳುಗಳೇ ಎಲ್ಲವನ್ನೂ ಹೇಳುತ್ತ ಹೋಗುತ್ತಿದ್ದವು. ಏನೂ ಅರಿವಿಗೆ ಬಾರದಂತಾಗಿತ್ತು ಅವಳ ಸ್ಥಿತಿ. ನಿಧಾನವಾಗಿ ದೇಹ ಕಲ್ಲಿನಂತೆ ಜಡವಾಗುತ್ತಿತ್ತು.

“ಕೇಳು ನಮೀ!” ತನ್ನ ಮಡಿಲಲ್ಲಿದ್ದ ಅವಳ ಮುಖವನ್ನು ಆಂಟಿ ನೇವರಿಸಿದಳು “ನೀನೇ ಧೈರ್ಯ ತಂದುಕೋಬೇಕು ಕಲ್ಲಿನಂತಾಗಬೇಕು. ಅಳುವುದು ಜೀವನದುದ್ದಕ್ಕೂ ಇದ್ದೇ ಇದೆ.”

ನಿಧಾನವಾಗಿ ಒಳಗಡೆ ಮಡುಗಟ್ಟಿದ್ದ ದುಃಖ ಬಿಕ್ಕಳಿಸಲು ಶುರುವಾಯಿತು.

೪೨ / ಆವಿಗೆ

“ಬೇಡ ಮಗಳೇ ಬೇಡ” ಅಂಟಿ ಪುಸಲಾಯಿಸಿದಳು. “ಧೈರ್ಯ ಕಳೆದುಕೊಂಡರೆ ಕೆಲಸವಾಗದು. ಸ್ವಲ್ಪ ಮೇಲೆ ಹೋಗೋಣ ಅಲ್ಲಿಯವರೆಗೆ ಮಮತಾ ಇಲ್ಲೇ ಕೂತಿರುತ್ತಾಳೆ. ಪವಾರನಿಗೆ ನಿನ್ನೊಂದಿಗೆ ಕೆಲವು ತುರ್ತು ಮಾತನಾಡುವುದಿದೆ.”

ಬರಿಗಾಲಿನಲ್ಲಿ ಅವಳು ಮೆಟ್ಟಿಲು ಹತ್ತತೊಡಗಿದಳು.

ಪವಾರ ಅವಳ ನಿರೀಕ್ಷೆಯಲ್ಲಿದ್ದ.

“ನಮಿತಾ, ಧೈರ್ಯದಿಂದ ಕೇಳಿ! ಆಗಿದ್ದೇನು ಅನ್ನವುದು ನಿನಗೆ ಗೊತ್ತಾಗಿರಬಹುದು. ಯಾವಾಗ ಆಯ್ದು, ಹೇಗೆ ಆಯ್ದು ಕೇಳು. ಸರಿಯಾಗಿ ಎರಡೂವರೆ ಗಂಟೆಗೆ ನರ್ಸೆ ನನ್ನನ್ನು ಎಬ್ಬಿಸಿ ಸೂಚನೆ ನೀಡಿದಳು. ಪಾಂಡಯವರ ಸ್ಥಿತಿ ಚಿಂತಾಜನಕವಾಗಿದೆ. ಅವಶ್ಯಕ ಇಂಜೆಕ್ಷನ್ ನೀಡಲಾಗಿದೆ. ಆದರೆ ಅವರ ದೇಹ ಅದನ್ನು ಸ್ವೀಕರಿಸುತ್ತಿಲ್ಲ.”

“ನಾನು ಐ.ಸಿ.ಯೂ. ತಲುಪುವ ಹೊತ್ತಿಗೆ ಪಾಂಡೆಜೀ ಕೊನೆಯುಸಿರೆಳೆದಿದ್ದರು.

ಅವಳ ಬಾಯಿಂದ ಜೀರುವಿಕೆ ಹೊರಬೀಳುವುದರಲ್ಲಿತ್ತು. ಪವಾರ ಆ ಕಡೆಯಿಂದ ಅವಳನ್ನು ಗದರಿಸಿದ.

“ನೀನು ಕೇವಲ ಕಣ್ಣೀರು ಹರಿಸೋದಷ್ಟಕ್ಕೇ ಏನು, ನಮಿತಾ? ನಾನು ನಿನ್ನದುರು ಒಂದು ಪ್ರಶ್ನೆ ಇಡುತ್ತಾ ಇದ್ದೇನೆ. ನಿನ್ನ ಎದುರಿಗೆ ಯಾವುದಾದರೂ ವ್ಯಕ್ತಿಗೆ ಯಾರಾದರೂ ಜೂರಿಯನ್ನು ಹಾಕಿದರು ಎಂದಿಟ್ಟುಕೊಂಡು. ಗಾಬರಿಯಾಗಿ ನೀನು ಅಳ್ತಾ ಕೂತ್ತೋತ್ತೀರು ಅಥವಾ ಮನಸ್ಸು ಗಟ್ಟಿ ಮಾಡಿಕೊಂಡು ಅವನನ್ನು ಆಸ್ತುತ್ತೇ ಒಯ್ಯಾತ್ತೀರು? ಆದರೆ ಕರ್ತವ್ಯ? ಆ ಸಂದರ್ಭದಲ್ಲಿ ಮಾಡಲೇಬೇಕಾದ ಕರ್ತವ್ಯಗಳು ಇರುತ್ತವೋ ಇಲ್ಲವೋ, ಯೋಜನೆ ಮಾಡಿಹೇಳು, ನಾನು ಅಲ್ಲಿಯವರೆಗೂ ಪೋನೋ ಇಡುವುದಿಲ್ಲ.

“ಉತ್ತರ ಕೊಡು, ಹೋರಾಟವನ್ನು ಸಂಬಾಳಿಸಬೇಕು ನೀನು. ಮೌನ ವಿಸ್ತೃಟಿಕ್ಕ, ನೋಡು ನಿನ್ನ ಬಗ್ಗೆ ನಾನು ನಿಶ್ಚಿಂತನಾಗಬೇಕು.

ಕಂಪಿಸುವ ತುಟಿಗಳಿಂದ ಜಿಮ್ಮೆಲ್ಲಿತ್ತಿಸುವ ನಿರಂತರ ಆರ್ಥನಾದವನ್ನು ನುಂಗಿಕೊಂಡು, ಪ್ರಕೃತಿಸ್ಥಳಾಗುವ ಪ್ರಯತ್ನ ಮಾಡಿದಳು ಅವಳು.

“ನಾನು ಚನ್ನಾಗಿದ್ದೇನೆ.”

“ಮಾತು ಮುಂದುವರಿಸಲಾ?”

“ಹೂಳಂ”

“ಈಗ ಸಮಯ ರಾತ್ರಿ, ಎರಡೂ ವುಕ್ಕಾಲು. ಅರ್ಥ ರಾತ್ರಿಯಲ್ಲಿ ನಿದೆಯಲ್ಲಿರುವವರನ್ನು ಎಬ್ಬಿಸಿ ನಿಧನದ ಸುಧಿಯನ್ನು ಹೇಳುವುದು ಉಚಿತವಲ್ಲ ನಿನಗೆ ಸೂಚನೆ ಕೊಡುವುದು ಅನಿವಾರ್ಯವೆನಿಸಿತು. ಯಾಕೆಂದರೆ ನೀನೇ ಎಲ್ಲವನ್ನೂ ಸಂಬಾಳಿಸಬೇಕು.”

“ಅಣ್ಣಾ ಸಾಹೇಬರು?”

“ಗಾಢ ನಿದೆಯಲ್ಲಿ ಅವರು ಮುಖುಗಿರಬಹುದು. ಅವರಿಗೂ ಬೆಳಗ್ಗೆಯೇ

తిళిసుత్తేనే. తొందరేగళేను కడిమెయల్ల. బేళిగే ఒంబత్తు గంటిగే సరియాగి ఉషా కంపనియ కేలసగారరన్నదేశి మాతనాడబేకాగిదే. బోనసోనల్లి ఉంటాగుత్తిరువ అన్నాయిద విరుద్ధ కామీస్ కెరు ఉపమాస సత్యాగ్రహకే కూరుత్తారే. సభె ఆగువుదోఎ అధవా రద్దు ఆగువుదోఎ ఎంబుదన్న హేళువుదు కష్టమ్”

“.....”

“ఒందు సంగతి హేళు, శవ మనేయింద హోరడబేకా?”

“.....”

“నాను యాకే కేళ్తా ఇదేనే అంద్రె. కామీస్ క పాండయవర మృత శరీర ‘జ్యేషా యూనియన్’ నిందానే హోరడబేకు ఎంబుదు శిందెయవర అభిప్రాయమ్.”

“అమ్మ ఒప్పెలిక్కిల్ల... అంతిమ విదాయ...? కంత కట్టిబంతు.

“అమ్మనిగే ఎళ్ళకరవాగిదేయా?”

“ఇన్నూ ఇల్ల...”

“మలగలిబిడు అవరిగూ బేళిగేయే హేళు ఇల్లవాదరే ఎదే బడిదుశొండు మధ్యరాత్రియల్లి వతారద జనరన్సెల్ల సేరిసిబిడ్తారే. బేళిగే ఆస్థతేగే బరోదు ఖండితా బేడ. అమ్మన్నూ తడెపిడి...”

అవశు సంతయ వ్యక్తపడిసిదశు.

“బిల్ల వగ్గేరే...”

“కష్ట ఇదే, ఆదరే వ్యవస్థే ఆగుత్తదే. యారు యారు చందా కోడలిక్కిదారో అవరిగే పోఎన్ మాడబేకు. ఎల్లవన్నూ నివాహిసుత్తేనే. ఈ ఏషయవాగి నీను జింతె పడబేకాద ఆవ్యక్తియిల్ల. శవ తగొండు ఎష్టు గంటిగే బరేనే, యావ జితాగారదల్లి సుడోదు అదన్నెల్ల బేళిగే పోఎన్ మాడి తిళిసుత్తేనే. నిజ హేళబేఁందరే నావు గంటి-అధగంటి జొంపు తేగిబేకు అంత నావు యోచిసిదేవే. శాంత జిత్తులాగి నీనూ స్ఫుర్తి హోత్తు ఆరామ మాడు.

పోఎన్ ఇదుత్తలే బిక్కళిసుత్తా, దుఃఖితప్పులాద అవభ ముఖివన్ను కరమరకర ఆంటి తమ్మ బోగసెంయల్లి తెగెదుకొండరు.

“ఏను హేళ్తుదారే పవార సాహేబు?”

“రాత్రి జనగళిగెల్ల హేళోదు బేడ, అమ్మనిగూ బేళిగేనే హేళిదరాయితు, బేళిగే ఎష్టు గంటిగే బాబూజియవరన్న ఇల్లిగే తర్తేనే అన్నోదన్న నిమ్మ మనిగే పోఎన్ మాడి హేళ్తేనే అందరు.”

ಉತ್ತರ / ಆವಿಗೆ

“ನಿನ್ನ ಚಿಕ್ಕಮೃವಿಗೆ...”

“ಅಲ್ಲಿಯೂ ಎಲ್ಲರೂ ಮಲಗಿರ್ತಾರೆ...”

“ಅದು ಸರೀನೇ” ನಿನ್ನ ಮೌಸಿಯ ನಂಬರ್ ನನ್ನ ಕಡೆಗೆ ಇದೆ... ಅವರಿಗೆ ನಾನು ಪೋನ್ ಮಾಡೇನೆ. ಅವರು ಬೇಗನೇ ಬರೋದು ಅವಶ್ಯ ಇದೆ. ಅಮೃನನ್ನು ಸಂಭಾಳಿಸಬೇಕು-ಸಮಾಧಾನ ಹೇಳಬೇಕು...”

ದೀರ್ಘಶಾಸ್ವಾಸ ಬಿಟ್ಟರು.

“ನಡೆ, ನಾನು ನಿನ್ನನ್ನು ಬಿಟ್ಟು ಬರ್ತೇನೆ.”

ಮೆಟ್ಟಿಲು ಇಳಿಯುತ್ತ ಅಂಟಿ ಸಮಾಧಾನ ಪಡಿಸಿದರು.

“ಬೆಳಿಗೆ ಚಹಾ ಮತ್ತು ಭುನ್ನುವಿಗಾಗಿ ಸ್ಪ್ಲಾಟಿನ್‌ನ್ನೊದಕ್ಕೆ ನಾನು ಕೆಳಿಸಿಕೊಡೇನೆ. ಮಕ್ಕಳಿರೋ ಮನೆಯಲ್ಲಿ ದೂಖ ಮತ್ತು ಉಪವಾಸ ಜೊತೆಜೊತೆಗೇ ಇರೋಬೇ...”

“ಮಮತಾಳನ್ನು ಇಲ್ಲಿಯೇ ಬಿಟ್ಟುಹೋಗಲಾ?”

ಅವಳು ನಕಾರಾತ್ತಕವಾಗಿ ತಲೆ ಅಲುಗಿಸಿದಳು.

“ಸಂಕೋಚ ಪಡಬೇಡ, ತೊಂದರೆಯೇನೂ ಇಲ್ಲ...”

ಅವಳು ಬಾಯಿ ತರೆದಳು.

“ಕೆಳಗಿದರೆ ಅವಳು ಮಲಗಿರಲು ಸಾಧ್ಯವಾಗೋದಿಲ್ಲ.”

ವಿಳಬೇಕಾದ ಅವಶ್ಯಕತೆಯೇ ಬೀಳಲಿಲ್ಲ. ಹಾಲಿನವನ ಗಂಟೆ ಬಾರಿಸುತ್ತಲೇ ಎಷ್ಟು ಹಾಲು ತೆಗೆದುಕೊಂಡಳು. ಅವಳು ಹಾಲು ತೆಗೆದುಕೊಳ್ಳಬೇಕೋ ಬೇಡವೋ ಒಂದುಕ್ಕೊಣ ಅನಿಶ್ಚಿತ ಸ್ಥಿತಿಯಲ್ಲಿದ್ದಳು.

ಪತ್ರಿಕೆ ಎತ್ತಿಕೊಂಡಳು. ಇಚ್ಛೆಯಿಲ್ಲದಿದ್ದರೂ ಸುಮೃನೇ ಪತ್ರಿಕೆಯ ಮೇಲೆ ಕಣ್ಣಿ ಹಾಯಿಸಿದಳು. ಲಕ್ಷ್ಯಂತರ ರೂಪಾಯಿಗಳುಳ್ಳ ಬ್ಯಾಗನ್ನು ತಾನೇ ಪ್ರಧಾನಮಂತ್ರಿ ನರಸಿಂಹರಾವ್ ಅವರಿಗೆ ಹಸ್ತಾಂತರಿಸಿದ್ದೇನೆ ಎಂದು ಹಷರ್ದ ಮೆಹತಾನ ಹೇಳಿಕೆ ಬಂದಿತ್ತು. ತಾಂತ್ರಿಕ ಚೆಂದ್ರಸ್ವಾಮಿ ಹಾಗೂ ಪ್ರಧಾನ ಮಂತ್ರಿಯ ಒಳಂಬಂಧಗಳ ಬಗ್ಗೆ ತೀಕ್ಷ್ಣ ವಿಶ್ಲೇಷಣಾತ್ಮಕ ವರದಿ ಪ್ರಕಟವಾಗಿತ್ತು. ಸಿ.ಬಿ.ಇ. ಚೆಂದ್ರಸ್ವಾಮಿಯೋಡನೆ ವಿಚಾರಣೆ ನಡೆಸಿದೆ. ರಾಜೀವ ಗಾಂಧಿ ಹತ್ಯಾಕಾಂಡದಲ್ಲಿ ಚೆಂದ್ರಸ್ವಾಮಿಯ ಹಸ್ತಕ್ಕೆ ಇರುವ ಸಾಧ್ಯತೆ...

ಎಂದಿನಂತೆ ಪತ್ರಿಕೆಯನ್ನು ಖಾಲಿ ಇರುವ ದಿವಾನಾದ ತಲೆಯ ಬದಿಗೆ ಇಟ್ಟಳು.

ಹಾಲು ಉಕ್ಕಿಬಂತು. ಚಹಾಕ್ಕೆ ನೀರಿಟ್ಟು ಅಮೃನ್ನು ಎಬ್ಬಿಸಲೇ? ಮಬ್ಬ ಹರಿಯುತ್ತಿದೆ. ಹೇಗಿದ್ದರೂ ಏಳಿಬೇಕು. ಇಲ್ಲವಾದರೆ ಏಳಿಸಬೇಕು. ಅವಶ್ಯಕ ಪೋನ್ ಮಾಡಬೇಕು. ಯಾರಿಗೆ ಮಾಡಬೇಕು? ಅದನ್ನು ಅಮೃನೇ ಹೇಳಬೇಕು. ಚಹಾ ಕುಡಿದಾದ ನಂತರವೇ ಅವಳಿಗೆ ತಿಳಿಸುವುದು ಒಳ್ಳೆಯದು. ಹೇಗೆ ಧ್ಯೇಯ ತಂದುಕೊಳ್ಳುವುದು? ವಿಚಿತ್ರ ವಿಡಂಬನೆ! ಅಮೃನಿಗೆ ವೈಧವ್ಯದ ಸೂಚನೆಯನ್ನು ಮಗಳು ನೀಡಬೇಕು!

ಅಪ್ಪಾಜಿ ಇಲ್ಲದ ಮೇಲೆ ಅಮೃ ವಿಧವೆ!

ಅವಿಗೆ / ೪೨೯

ವಿಧವೆಯಾಗುವುದೆಂದರೆ ವ್ಯವಸ್ಥೆಯ ಭಂಗ ಮಾತ್ರವೇ! ಅಥವಾ ಅನುಭವ ಮಾತ್ರವೇ? ಅಮೃನ ಜೀವನವನ್ನು ನಿರ್ಮಾಪುತ್ತಿಯಿಂದ ಕೆದಕಿ ಅಗೆದ ಕೂರತೆಗಳು ತಮ್ಮ ಗರ್ವಿತದಲ್ಲಿ ಅಪೂರ್ಜಿಯವರ ಪ್ರಯೋಜನದ ಮೇಲೆ ಯಾವಾಗಲೂ ಪ್ರಶ್ನಚಿಹ್ನೆಯನ್ನು ಹಾಕಿವೆ. ಅಭಾವದಿಂದ ಮುಕ್ತಳಾಗಲು ಯಾವುದಾದರೂ ಪರ್ಯಾಯ ಅವರಿಗೆ ಬಾಬೂಜಿಗಿಂತ ಹೆಚ್ಚು ಸಹಾಯಕವೆಂದು ಸಿದ್ಧಾಂತಗಳುಳ್ಳದೆ?

ಭೀ, ಅಮೃನ ಬಗೆಗೆ ನಾನು ಎಷ್ಟು ಕೂರವಾಗುತ್ತಿದ್ದೇನೆ! ಅವಳು ನನಗೆ ಜನನಿ! ಅವಳಿದೇ ರಕ್ತ-ಮಾಂಸ-ಮಜ್ಜಿಗಳಿಂದ ಶೃಷ್ಟಿಯಾಗಿದೆ ತನ್ನ ಶರೀರ!

ಧಿಕ್ಕಾರದಿಂದ ಶುಂಬಿದ ಅವಳು ಚಹಾದ ಲೋಟಿಯನ್ನು ಹಿಡಿದು ಅಮೃನ ಪಲ್ಲಂಗದ ಕಡೆ ಮುಂದುವರಿದಳು.

ಕಳೆದ ಹಲವು ದಿನಗಳಿಂದ ಅಮೃನಿಗಾಗಿ ಅವಳು ಚಹಾ ಮಾಡುವುದಿಲ್ಲ. ಸ್ವಯಂ ಅಮೃನೇ ಅವಳಿಗೆ ವಿನಾಯಿತಿ ನೀಡಿದ್ದಾಳೆ. ಆಸ್ವತ್ತಿಗಾಗಿ ಹೊರಡುವ ಮುನ್ನ ಅವಳು ಓರೆಗಳ್ಳಿನಲ್ಲಿ ನೋಡುತ್ತಾಳೆ. ಅಮೃ ಕುಂತಿ ಮಾಂಸಿ ಏಳುವುದಕ್ಕೆ ಹೊದಲೇ ಎದ್ದು ಕುಳಿತುಕೊಳ್ಳುತ್ತಾಳೆ, ಮತ್ತು ಅಡುಗೆ ಮನೆಯಲ್ಲಿ ಅವಳಿಗೆ ಇಷ್ಟವಾದ ಶುಂಭಿ ಹಾಗೂ ಕರಿಮೆಣಾಸು ಹಾಕಿದ ಚಹಾವನ್ನು ಸ್ವಯಂ ಮಾಡುತ್ತಿದ್ದಳು. ಕುಂತಿ ಮಾಂಸಿ ನಿನ್ನೆ ಮಧ್ಯಾಹ್ನವೆಷ್ಟೇ ತನ್ನ ಮನೆಗೆ ಹಿಂತಿರುಗಿದ್ದಾಳೆ. ಒಂದು ವಾರದಿಂದ ಮನೆಯಿಂದ ಹೊರಗಿದ್ದಾಳೆ, ಮೊಮ್ಮೆನನ್ನು ಕಾಣದೆ ಬೇಸರಬಂದಿದೆ, ಅವನನ್ನು ಮುದ್ದುಮಾಡಿ ಒಂದೆರಡು ದಿನಗಳಲ್ಲಿ ಮತ್ತೆ ಬರುತ್ತೇನೆ. ಬಾವ ಇನ್ನೂ ಸಮಯ ಎಳೆತಿದಾರೆ. ಬೇಗ ಹೊಗೋದಿಲ್ಲ ಅಂತ ಕಾಣುತ್ತದೆ. ‘ಕೋಮಾ’ ಕ್ಷೇತ್ರದ ಹೋಗಿ ಅಪ್ಪು ಬೇಗ ಮರಳಿ ಬರೋದಿಲ್ಲ-ಎಂದಿದ್ದಾಳೆ.

ಮೊಮ್ಮೆನೊಂದಿಗೆ ಸಮಾಧಾನದಿಂದ ಆಟವಾಡಲೂ ಪುರಸ್ತೊತ್ತಿಲ್ಲದೆ ಚಿಕ್ಕಮೃ ಹಿಂದೆಯೇ ಓಡಿಬರಬೇಕಾಗಿದೆ.

ಮೂಗಿನಿಂದ ತಿದಿಯಂತೆ ಉಸಿರುಬಿಡುತ್ತಿದ್ದ ಅಮೃನ ಭೂಜಹಿಡಿದು ಅಲಗಿಸಿದಳು ಅವಳು.

ಅಂತೂ ಮೂರನೇ ಪ್ರಯತ್ನ ಸಫಲವಾಯಿತು. ಅರ್ಥತೆರೆದ ಕಣ್ಣಗಳನ್ನು ಅಮೃ ಅವಳಕ್ಕೆ ಹೊರಳಿಸಿದಳು.

“ಮುನಿಯಾ ಎದ್ದಳಾ? ಅವಳು ಎದ್ದರೆ, ಥುನ್ನಾನನ್ನು ಸ್ವಾನ ಮಾಡಿಸದೆ ಹಾಗೇ ಶಾಲೆಗೆ ಕಳಿಸಬಾರದು ಎಂದು ಹೇಳು. ದೇಹದ ಮೇಲೆ ನೀರು ಹಾಕಿಕೊಳ್ಳುವುದು ಅಂದರೆ ಅವನಿಗೆ ಆಗದು.”

ಅವಳ ಮಾತಿಗೆ ಅವಳು ಏನೂ ಉತ್ತರ ಕೊಡಲಿಲ್ಲ. ಮುನಿಯಾ ಇಟ್ಟಕೊಂಡಿದ್ದ ಅಲಾಮರನ್ನು ತಾನು ಬಾರಿಸಲು ಅವಕಾಶ ಕೊಡಲಿಲ್ಲವೆಂದು ಹೇಳಲು ಅವಳಿಂದ ಸಾಧ್ಯವಾಗಲಿಲ್ಲ.

“ತಗೋ... ಚಹಾ ಕುಡಿ. ನಿನಗೆ ಚಹಾ ತಯಾರು ಮಾಡಿದೇನೆ...”

“ನನಗೆ?”

“ಹೋದು, ನಿನ್ನ ಇಪ್ಪಡ ಚಹಾನೇ...”

ಎದೆಯ ಮೇಲೆ ಬಿದ್ದುಕೊಂಡಿದ್ದ ಧೋತ್ರದ ಸೆರಗನ್ನು ಎಳೆಯತ್ತ ಅಮೃತಿಗಿದಂತೆ ಮೇಲೆದ್ದಳು. ಅಕಸ್ಮಾತ್ತಾಗಿ ಅವಳ ದೃಷ್ಟಿ ಅವಳ ಮುಖದ ಮೇಲೆಬಿತ್ತು. “ಅಸ್ತುತಿಗೆ ಹೋಗಲು ನೀನಿನ್ನೂ ತಯಾರಾಗಿಲ್ಲವಾ? ಭುನ್ನೂ-ಮುನ್ನಿಯಾ ಕೊಡ ಕಾಣಿಸುತ್ತಿಲ್ಲ. ತಯಾರಾಗಿ ನಡೆದು ಬಿಟ್ಟರಾ ಸ್ಥಾನಿಗೆ?”

ಸಾಹಸವನ್ನು ಅವಳು ಒಗ್ಗಾಡಿಸಿಕೊಂಡಜಳು.

“ಇಲ್ಲ, ಇಂದು ಅವರನ್ನು ಸ್ಥಾನಿಗೆ ಕಳಿಸಿಲ್ಲ” ಕುದಿಯುತ್ತಿರುವ ನೀರಿನ ಪಾತ್ರೆಯ ಮೇಲಿನ ಮುಚ್ಚಳದ ಹಾಗೆ ತುಟಿ ಕಂಪಿಸಿದವು.

“ಯಾವ ಸಂತೋಷಕ್ಕಾಗಿ?” ಚಹಾದ ಖಾಲಿ ಲೋಟಿಯನ್ನು ಅವಳತ್ತೆ ಚಾಚಿದಳು. “ಚಹಾ ತೋಳಿದ ನೀರಿನ ಹಾಗಿದೆ...”

ಲೋಟಿಯನ್ನು ಹಿಡಿದುಕೊಂಡು ಅವಳು ಮುಖ ಕೆಳಗೆ ಹಾಕಿದಳು.

“ಯಾಕ ಮಾತನಾಡೋದಿಲ್ಲ?”...

“ಬಾಬೂ ...ಜೀ...”

“ವಿನಾಯ್ತು ನಿನ್ನ ಬಾಬೂಜಿಗೆ?” ಉನ್ನಾದಿನಿಯಂತೆ ಅಮೃತ ಅವಳ ಹೆಗಲು ಹಿಡಿದು ಒತ್ತಿದಳು. ಅವಳ ಮುಷ್ಟಿಯ ಇಕ್ಕಳ ಎಲುಬನ್ನೂ ಹಿಂಡಿತು.

“ರಾತ್ರಿ ವರದೂವರೆಯ ಹೋತ್ತಿಗೆ...”

“ವೈರಿ! ಈಗ ಹೇಳಿದೇಯಾ ನನಗೆ?”

“ಪವಾರ ರಾತ್ರಿ ಬಬ್ಬಿಸುವುದು ಬೇಡ ಎಂದು ಅಡ್ಡಿ ಮಾಡಿದ್ದ...”

“ಮನೆಗ ಬಂದಿದ್ದನಾ ಪವಾರ?”

“ಇಲ್ಲ, ನಾಲ್ಕನೆಯ ಅಂತಸ್ತಿಗೆ ಪೋನ್ನ ಮಾಡಿದ್ದ. ಮಮತಾಳ ಜೊತೆ ಕರಮರಕರ ಆಂಟಿ ಕರೆಯಲು ಬಂದಿದ್ದಳು...”

ಅಮೃತ ಬಿರುಗಾಳಿಯಲ್ಲಿ ಬುಡಕಿತ್ತ ಮರದಂತೆ ಉರುಳಿದಳು. ಅವಳ ಕರುಣಾ ಆರ್ಥನಾದವು ಮೊಹಲ್ಲಾದಲ್ಲಿ ಅಂದಿನ ತಾಜಾ ಸುದ್ದಿಯನ್ನು ಬಿತ್ತರಿಸಿತು.

ನಿದ್ದೆ ಹರಿದು ದಡಬಡಿಸಿದ ಭುನ್ನೂ ಹಾಗೂ ಮುನ್ನಿಯಾ ತಾಯಿಯ ದಸ್ಸಿತಿಯನ್ನು ನೋಡಿ ಬಿಕ್ಕಿಬಿಕ್ಕಿ ಅಳತೊಡಗಿದರು. ಮೆಲ್ಲನೆ ಕಾಲಿಟ್ಟ ವಿಪತ್ತು ಬಾಬೂಜಿಯವರ ಕರೆದೊಯ್ಯದೆ ಬಿಡಲಿಲ್ಲವೆಂಬುದೂ ಅವರಿಗೆ ಗೊತ್ತಾಯಿತು.

ಕೌಲ ಆಂಟಿ ಎಲ್ಲರಿಗಿಂತ ಮುಂಚೆ ಮನೆಯೋಳಿಗೆ ಹಾಜರಾದಳು. ಆಪಾತಗೊಂಡ ಅಮೃನನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದಳು. ಅಮೃನೋಡನೆ ವ್ಯವಹಾರವನ್ನು ಇಟ್ಟುಕೊಳ್ಳಿದ ಪಕ್ಕದ ಶೃಂಗಾರಪುರೆ ಆಂಟಿ, ಅಂಕಲ್ ಅನ್ನ ನೆರೆಯವರನ್ನೂ ಕರೆದುಕೊಂಡು ಮನೆಯೋಳಕ್ಕೆ ಬಂದರು. ಕೌಲ ಆಂಟಿ ಹಾಗೂ ಕರಮರಕರ ಆಂಟಿ ತುಂಬ ಕಷ್ಟಪಟ್ಟಿ ಅಮೃನನ್ನು ಸಮಾಧಾನಪಡಿಸಿ ಅವಶ್ಯಕವಾದ ಕೆಲವು ಸಂಗತಿಗಳನ್ನು

ಕೇಳಿದರು. ಕುಂತಿ ಚಿಕ್ಕಮೃನಿಗೆ ನಸುಕಿನಲ್ಲಿಯೇ ಪೋನ್ ಮಾಡಿ ಬಾಬೂಜಿ ಇಲ್ಲದ ಸಂಗತಿಯನ್ನು ತಿಳಿಸಿಯಾಗಿತ್ತು. ಬೇರೆ ಯಾರಾಗು ಸಂಬಂಧಿಕರು ಸೆಂಟರುಗಳಿಗೆ ಪೋನ್ ಮಾಡಬೇಕು? ಧೈರ್ಯ ತಂದುಕೊಂಡು ಹೇಳಿ. ಅಮೃ ಹೇಳಿದಳು. ಇಷ್ಟು ದೊಡ್ಡ ಮುಂಬಯಿ ಶರದರದಲ್ಲಿ ಒಬ್ಬಳೇ ಒಬ್ಬ ತಂಗಿಯನ್ನು ಬಿಟ್ಟರೆ ಮತ್ತೆ ಯಾವ ಸಂಬಂಧಿಗಳೂ ಇಲ್ಲ. ಬಾಬೂಜಿಯವರ ಮಾಮಾ ಅವರಿಗೊಂದು ಸುದ್ದಿ ಹೇಳಬೇಕು. ಮತ್ತು ಅವರ ತಮ್ಮ ಹಳ್ಳಿಯ ಚಿಕ್ಕಪ್ಪದೊಡ್ಡಪ್ಪ ಕುಟುಂಬದವರಿಗೆ. ಆದರೆ ಆ ನೀಚದುಪ್ಪರಿಗೆ ಸುದ್ದಿ ತಿಳಿಸಿದರೆ ಆಗುವುದಾದರೂ ಏನು? ಬಾಬೂಜಿಯವರ ಇಡೀ ಹಿಸ್ಸೆಯನ್ನೇ ನುಂಗಿಕೊಂಡು ಕುಳಿತಿದ್ದಾರೆ ಹರಾಮಿಗಳು! ಅವರ ಮೊಸಳೆ ಕಣ್ಣೀರು ನೋಡಿ ಆಗಬೇಕಾದ್ದೇನು? ಈಗ ನಮ್ಮ ದೇಶ-ಕುಟುಂಬ ಏನಿಧ್ಯರೂ ಅದು ಈ ವೇಹಲ್ಲಾ ಹಾಗೂ ತರಮ ಮನೆ. ಒಬ್ಬನೇ ಅಣ್ಣ ಬರೇಲಿಯಲ್ಲಿದ್ದಾನೆ. ಕುಂತಿಗಿಂತ ಚಿಕ್ಕವೆಳಾದ ತಂಗಿ ಮೀರತೆನಲ್ಲಿ. ಅಣ್ಣನಿಗೆ ತನ್ನಂತಹ ಸಾಮಾನ್ಯಾಂದ ಆಗಬೇಕಾದ್ದೇನಿಲ್ಲ. ಶಾಹಬೇನ್ ನಂಬರ್ ತಗೊಂಡು ‘ಶ್ರಮಜೀವಾ’ ದ ಹಪ್ಪಳ ಹಕ್ಕುವವರಿಗೆ ಸುದ್ದಿ ತಿಳಿಸಬೇಕು. ಸುಲಿ-ದುಃಖಿಗಳಲ್ಲಿ ಉದಾಸೀನತೆ ಒಳ್ಳೆಯದಲ್ಲ.

ಕರಮರಕರ ಆಂಟಿ ಕೆದಕಿ ಕೇಳಿದ ಮೇಲೆ ಅಮೃನಿಗೆ ಅಕಸ್ಮಾತ್ ಯಾರದೋ ನೆನಪಾಯಿತು-ಬಾಬೂಜಿಯ ಅಕ್ಕನ ಮಗಳು ಕಿಶೋರಿ ಇಲ್ಲೇ ಮಹಾಲಕ್ಷ್ಮಿಯಲ್ಲಿರುತ್ತಾಳೆ. ರೇಸ್ ಕೋಸ್‌ ಮೃದಾನದ ಒಳಗೆ. ವಿಶ್ವಾಂಭರನಾಥ್ ದ್ವಿಪೇದಿ ಅಂತ ಕಿಶೋರಿಯ ಗಂಡನ ಹೆಸರು. ಅವರ ಮನೆಗೆ ಪೋನ್ ಇದೆ. ಪೋನ್ ನಂಬರ್ ಬಾಬೂಜಿಯವರ ಬಳಿಯೇ ಇದೆ. ಅವರ ಕ್ಷೇತ್ರ ಸಮಾಜಾರ ಕೇಳ್ತಾ ಇರಿದ್ದರು. ಇದ್ದಕ್ಕಿದ್ದಂತೆ ಏನಾಯಿತೋ ಮುಖ ಉದಿಸಿಕೊಂಡು ಮಾತುಕತೆ ನಿಂತಿತು. ಬರುವುದೂ ಸಿಗುವುದೂ ನಿಂತಿತು. ಮುದುಕ ಕಣ್ಣ ಮುಚ್ಚೋದಕ್ಕೆ ಮುಂಚೆ ಒಂದು ಬಾರಿ ಮಹಾಲಕ್ಷ್ಮಿ ದೇವಸ್ಥಾನ ತೋರಿಸಲು ಕರೆದುಕೊಂಡು ಹೋಗಲು ಬಂದಿದ್ದಳು.

ಕರಮರಕರ ಆಂಟಿ ಆಶಾಸನೆಯಿತ್ತರು. ವಿಶ್ವಾಂಭರನಾಥ ದ್ವಿಪೇದಿಯವರ ಹೆಸರಿನಲ್ಲಿ ಪೋನ್ ಇದ್ದರೆ ಪತ್ತೆ ಮಾಡುವುದೇನೂ ಕಷ್ಟವಲ್ಲ.

ಮುನಿಯಾಳನ್ನು ಮಡಿಲಲ್ಲಿ ಅವುಚಿ ಹಿಡಿದು, ಕೂದಲುಗಳನ್ನು ಸವರುತ್ತಿಲ್ಲದ್ದ ಅವಳಿಗೆ ಅಮೃನ ಕೌಟುಂಬಿಕ ಅಂತಃಕಲಹದ ವಾತಾವರಣು ತುಂಬ ಅಸಹನೀಯವೆನಿಸಿದವು. ಸಮಯಾಸಮಯದ ಪ್ರಜ್ಞೆಯಾದರೂ ಬೇದವೇ ಎಲ್ಲ ಅಂಕಲ್-ಅಂಟಿ ಏನು ಯೋಚಿಸುತ್ತಿರಬಹುದು!

ಮೇಲ್ಮೈ ಆಗಲೇ ಬಂದು ಸೂಚನೆ ಹೊಟ್ಟಿ-ಪ್ರವಾರ ದಾದಾ ಪೋನ್ ಮಾಡಿದ್ದಾರೆ... ಅಕ್ಕ ತಕ್ಕೊ ಮೇಲೆ ಬರಬೇಕಂತೆ.

ಅಡುಗೆ ಮನೆಗೆ ಥುನ್ಮೂವನ್ನು ಕರೆದುಕೊಂಡು ಹೋಗಿ ಸುಮೃನೇ ಹಾಲು ಕುಡಿಸುವರಂತೆ ಕಿವಿಯಲ್ಲಿ ಪಿಸುಗುಟ್ಟಿ ತಾಕೀತು ಮಾಡಿದ ಅವಳು ಮೇಲ್ಮೈನೊಂದಿಗೆ ಮೇಲಂತಸ್ತಿಗೆ ಹೋದಳು.

೪೨೨ / ಆವಿಗೆ

ಅವಳು ಏದುಸಿರು ಬಿಡುತ್ತಿದ್ದುದು ಪವಾರನನ್ನು ಚಿಂತೆಗೀಡುಮಾಡಿತು.

“ಯಾಕೆ ಹಾಗೆ ಶಾಸ ಬಿಡ್ಡಿದೀಯ?”

“ಮೆಟ್ಟಿಲುಗಳನ್ನು ಜಿಗಿದು ಬಂದಿರುವುದರಿಂದ.”

“ಅಮ್ಮನ ಸ್ಥಿತಿ?”

“ನೇರೆಯವರೆಲ್ಲ ಸಂಭಾಳಿಸಿದ್ದಾರೆ.”

“ಸರಿಯಾಗಿದಾಳಾ?”

“ಆಗ್ತಾಳೆ” ಅವಳು ದೀಪ್ರಾ ಶ್ವಾಸ ಬಿಟ್ಟಿಲು. “ಎರಡು ಧುವಗಳನ್ನು ಮುಖಾಮುಖಿ ಮಾಡುವ ಅಭ್ಯಾಸ ಯಾವಾಗಲೂ ಇಂದೇ ಇದೆ.”

“ಹೂಂ.. ಅದೂ ಹೌದು. ಸರಿ... ಈಗ ಕಾರ್ಯಕ್ರಮ ತಿಳಕೋ” ಪವಾರನ ಸ್ವಾರ ತಡೆಬಿಡುಬಿಸಿತು.

ನೆನುಕಿಗೆ ಅಣ್ಣಾ ಸಾಹೇಬರೊಡನೆ ಮಾತುಕತೆ ಆಗಿದೆ. ಕೇಳುತ್ತಲೇ ಅವರು ಜಡವಾಗಿಬಿಟ್ಟರು. ಕ್ಷಣಿಕಾಲದ ನಂತರ ಮೊದಲಿನಂತೆ ದೃಢವಾದರು. ಅವರ ಹೇಳಿಕೆಯೇನು ಅಂದರೆ-ದೀಪಾವಳಿ ಹಬ್ಬ ಹತ್ತಿರ ಬಂದಿದೆ. ವರ್ಷಾ ವರ್ಧಿಯ ಹಬ್ಬದ ಪ್ರಶ್ನೆ ಬೋನಸ್ಸಿನ ವಿಷಯವನ್ನು ಹಬ್ಬಕ್ಕೆ ಮುನ್ನವೇ ಪರಿಹಾರ ಮಾಡಬೇಕು. ಸಭೆಯನ್ನು ನಿಲ್ಲಿಸುವುದು ಮೂರಿತನವಾದೀತು. ದೇವಿಶಂಕರನನ್ನು ಕಳೆದುಕೊಂಡು ಟ್ರೇಡ್ ಯೂನಿಯನ್‌ಗೆ ತುಂಬ ಹಾನಿಯಾಗಿದೆ. ಕಾರ್ಮಿಕರ ಹಕ್ಕಿನ ಹೋರಾಟದಲ್ಲಿ ನಾವು ಅಸಪಲರಾದರೆ ಕಾರ್ಮಿಕ ಬೇಡಿಕೆ ಹಾಗೆಯೇ ಉಳಿಯತ್ತದೆ. ನಮ್ಮ ಹೋರಾಟ ನಡೆಯುವವರೆಗೆ ದೇವಿಶಂಕರ ನಮ್ಮೊಂದಿಗಿರುತ್ತಾನೆ. ಸಂಘಟನೆಗೆ ಅವನೇ ಬೆಸ್ಟ್ ಲುಬ್ಬು, ಅವನೇ ಶಕ್ತಿ. ಒಂದು ಗಂಟೆಯ ಸಭೆಯ ನಂತರ ಹತ್ತುಗಂಟೆಗೆ ಸಭೆ ಮುಕ್ಕಾಯಿವಾಗುತ್ತದೆ. ಉಪವಾಸ ಮಾಡುವವರು ತಮ್ಮ ಪಾಳಿ ಪ್ರಾರಂಭ ಮಾಡ್ತಾರೆ. ದೇವಿಶಂಕರನ ಅಂತಿಮ ಯಾತ್ರೆಯ ಫೋಷನೆಯನ್ನು ಸಭೆಯಲ್ಲಿ ಮಾಡಲಾಗುವುದು. ಮನೆಗೆ ಹೋಗುವವರು ಮನೆಗೆ ಹೋಗುತ್ತಾರೆ. ನೇರವಾಗಿ ಸೃಶಾನಕ್ಕೆ ಬರುವ ಅನುಕೂಲತೆಯಿದ್ದವರು ಅಲ್ಲಿಗೆ ಬರ್ತಾರೆ.

ಸರಿಯಾಗಿ ಹನ್ನೆರಡೂವರೆಗೆ ಸಾಂತಾಕ್ರೂಜ್‌ನಲ್ಲಿರುವ ಚಿತಾಗಾರದಲ್ಲಿ ಪಾಂಡೆಯರ ಪಾರ್ಧಿವ ದೇಹವನ್ನು ಅಗ್ನಿಗೆ ಸಮರ್ಪಿಸಲಾಗುವುದು ಎಂದು ನಾನು ಮುಹೂರ್ತದ ಸೂಚನೆ ನೀಡಿದೆ. ಅಣ್ಣಾ ಸಾಹೇಬರು ಕರುಣ ನಗು ನಕ್ಕರು. “ಇಷ್ಟು ಬೇಗ ಬೂದಿ ಮಾಡಲಿಕ್ಕೆ ಯಾಕೆ ಗಡಿಬಿಡಿ ಮಾಡಿದೀಯು?”

ಎರಡೂಕಡೆ ಮೌನ ಆವರಿಸಿತು.

ಮೌನವನ್ನು ಪವಾರನೇ ಮುರಿದ.

“ಶಿಂದೆ, ಪಾಟೀಲ, ತ್ರಿಪಾಠಿ ಮುಂತಾದವರೆಲ್ಲ ಎಂಟು ಅಥವಾ ಒಂಬತ್ತರ ಮಧ್ಯ ಆಯ್ದುಂಬುಲೆನ್ನೊನಲ್ಲಿ ಶವ ತೆಗೆದುಕೊಂಡು ಮನೆಗೆ ಬರ್ತಾರೆ. ಬ್ರಾಹ್ಮಣರನ್ನೂ ಜೊತೆಗೆ ಕರೆತರ್ತಾರೆ. ವಿಧಿ-ವಿಧಾನ ಅಲ್ಲೇ ಮಾಡಲಾಗುವುದು. ಅಗ್ನಿಸ್ವರ್ವ ಯಾರು

ಮಾಡೋರು?”

“ನಾನು ಮಾಡಬಲ್ಲೇ”... ಕೊಹೊತ್ತು ವಿಚಾರ ಮಗ್ನಿಶಾದ ಅನಂತರ ಅವಳು ನಿಂಬಯ ತೆಗೆದುಕೊಂಡಳು. “ಭುನ್ನೂ ಇನ್ನೂ ಮಗು. ಗಾಬರಿಯಾಗ್ತಾನೆ.”

“ನೀನು ಕೊಡಬಲ್ಲೇಯಾ?”

“ಬಾಬೂಜಿ... ನನ್ನನ್ನು ತಮ್ಮ ಮಗ ಎಂದೇ ಭಾವಿಸಿದ್ದರು... ಮೆಗಳಾಗಿ ಮುಖಾಗ್ನಿ ಕೊಟ್ಟರೆ ಏನು ತಪ್ಪಾದೀತು?”

ಪವಾರ ಅವಳ ತರ್ಕದ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಅದು ಅಷ್ಟೇನೂ ಮಹತ್ವದ ವಿಷಯ ಅಲ್ಲವೇನೋ ಎಂಬಂತೆ ಸುಮೃದ್ಧಾಗಿಬಿಟ್ಟ ಅಥವಾ ಅದು ಅವಳಿಗೆ ಸಂಬಂಧಿಸಿದ್ದ ಎಂತಲೋ.

ಮನಿಗೆ ಬರಲು ತನಿಗೆ ಆಗುವುದಿಲ್ಲವೆಂದು ಅವನು ತನ್ನ ಅಸಮರ್ಪಣೆಯನ್ನು ಹೇಳಿಕೊಂಡ. ಒಂದು ಗಂಟೆಯೋಳಗೆ ಅವನು ಉಷಾ ಕಂಪನಿಗೆ ಹೋಗಬೇಕು. ಸುತ್ತೆಲ್ಲ ನಡೆಯುತ್ತಿರುವ ಹೋರಾಟಗಳು ಸ್ವಲ್ಪ ತೊಂದರೆ ತಂದುಹಾಕಿವೆ. ಸರ್ವದ ಬಾಲವನ್ನು ಮೆಟ್ಟಿದ ಹಾಗೆ ‘ರಿಚರ್ಡ್ಸನ್ ಮತ್ತು ಬೇವರಿ’ಯ ಸೋಲು ಗೋಪೀನಾಥನನ್ನೂ ಸಿಟ್ಟಿಗೆಬ್ಬಿಸಿದೆ. ಉಷಾ ಕಂಪನಿಯ ಕಾರ್ಮಿಕರಲ್ಲಿ ನಮ್ಮ ಯೂನಿಯನ್ ವಿರುದ್ಧ ಅವನು ಒಡಕು ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾನೆ. ಅಪಪ್ರಚಾರ ಹಬ್ಬಿಸುತ್ತಿದ್ದಾನೆ. ‘ಕಾರ್ಮಿಕರ ಯೂನಿಯನ್’ ಕಾರ್ಮಿಕರ ಹಿತದ ರಕ್ಷಕ ಅಲ್ಲ, ಭೂಕಣಾಗಿದೆ. ಈವರೆಗೆ ಕಿರಪೂ ದುಸಾಧನಿಗೆ ಜಾಮೀನು ಕೊಡಿಸುವ ಕೆಲಸವನ್ನೂ ಮಾಡಿಲ್ಲ. ಅಮಲು ಅದಕ್ಕೆ ಸೊಕ್ಕು ಬರಿಸಿದೆ. ಅವನು ಹೆಂಡತಿ-ಮಕ್ಕಳು ಇರುವವನು. ಸಾಯಂಚೇಕಾದ ಅನೀಸಾ ಅಂಶೂ ಸತ್ತೆಳು. ಬದುಕಿರುವವನ ಮೇಲೆ ಸಂಸಾರದ ಜವಾಬ್ದಾರಿ ಇದೆ, ಅವನು ಬದುಕಿರುವಾಗಲೇ ಅಸಹಾಯಕನನ್ನಾಗಿ ಮಾಡಿರುವುದು ಮರಣದ ಬಾಯಿಗೆ ದೂಡುವುದೇ ಅಲ್ಲವಾ?

ಸತ್ಯವೇನೆಂದರೆ, ಕಿರಪೂ ದುಸಾಧ ಮಾಡದ ಕೆಲಸಕ್ಕೆ ಅವನನ್ನು ಅಪರಾಧಿಯನ್ನಾಗಿ ಸಿದ್ಧಗೊಳಿಸಲಾಗುತ್ತಿದೆ. ಇದೇನೂ ಹೋಸ ವಿಷಯವಲ್ಲ. ದಲಿತರನ್ನು ಬಲಿಯ ಕುರಿಯನ್ನಾಗಿಸುವುದು ಇಂದಿನಿಂದ ಪ್ರಾರಂಭವಾದದ್ದಲ್ಲ.

ಕಿರಪೂ ದುಸಾಧನ ವಿಷಯವಾಗಿ ಹಲವು ಕಾರ್ಮಿಕರು ಇದೇ ರೀತಿ ಯೋಜಿಸತ್ತೊಡಗಿದ್ದಾರೆ. ಪವಾರನ ಸ್ವರ ಚಿಂತಿತವಾಯಿತು. ‘ಎಚ್ಚರಾಗಿರಿ’ ಸಂಸ್ಥೆಯ ಎರಡುನೂರಾ ಹತ್ತು ಸದಸ್ಯರ ಮಾತುಗಳು ವಿಮಲಾಬೇನಾಗೆ ಮಹತ್ವದವೇನೂ ಅಲ್ಲ. ಮಹತ್ವಪೂರ್ವಾಣವಾದಧ್ವನಿಯನ್ನು ನೇವದಲ್ಲಿ ದೇಶದ ತುಂಬೆಲ್ಲಾ ಸ್ತೀವಾದೀ ಸಂಘಟನೆಗಳು ನಡೆಸುತ್ತಿರುವ ಗದ್ದಲ! ಕಿರಪೂ ದುಸಾಧ ಜಫನ್ ಅಪರಾಧ ಮಾಡಿದ್ದಾನೆ ಎಂಬುದು ಅಣ್ಣಾ ಸಾಹೇಬರ ಅಭಿಪ್ರಾಯ. ಅಪರಾಧಕ್ಕೆ ತಿಕ್ಕೆ ಆಗಲೇಬೇಕು. ಅವನ ಕುಟುಂಬದ ಜವಾಬ್ದಾರಿ ಟ್ರೇಡ್ ಯೂನಿಯನ್ ಜವಾಬ್ದಾರಿ. ಸಮಸ್ತ ಕಾರ್ಮಿಕ

ಉಳಿ / ಆವಿಗೆ

ಸಮಾಜದ ಜವಾಬ್ದಾರಿ. ಅವರಲ್ಲಿ ಬಿತ್ತಿದ ಅಸಂತೋಷದ ಬಗಗೆ ವಿವೇಕವನ್ನು ಜಾಗೃತಗೊಳಿಸಬೇಕು.

ಆಷ್ಟ್ಯಾರ್ಥಿದ ಸಂಗತಿಯಿಂದರೆ ಕಿರಪೂ ದುಸಾಧನ ಪತ್ತಿಯ ದನಿ ಗೋಪಿನಾಥನ ದನಿಯೊಂದಿಗೆ ಮೊದಲಿನಿಂದ ಕೂಡಿಕೊಂಡಿದೆ. ಕಿರಪೂನ ಹೆಂಡತಿ ಘೂಲಾ ಗೋಪಿನಾಥನ ಬಾಯಿಂದ ಹೊರಡುವ ಭಾಷೆಯನ್ನೇ ಮಾತನಾಡತೊಡಗಿದ್ದಾಳೆ. ಗೋಪಿನಾಥ ಘೂಲಾಳೊಡನೆ ಭೇಟಿಯಾಗಿದ್ದಾನೆ ಎಂದು ಪವಾರ ಸಂದೇಹ ವ್ಯಕ್ತಪಡಿಸಿದ. ಪತಿನಿವ್ಯಾಳಾದ ಅಶೀಕ್ಷಿತ ಹೆಂಗಸಿನ ಬುದ್ಧಿ ತಿರುಗಿಸುವುದು ಕಷ್ಟದ ಕೆಲಸವೇನೂ ಅಲ್ಲ.

ಇಂದಿನ ಸಭೆಯಲ್ಲಿ ಈ ನಾಜೂಕಾದ ವಿಷಯವನ್ನೂ ಎತ್ತಬೇಕಾದ ಅವಶ್ಯಕತೆಯಿದೆ. ಅಣ್ಣಾ ಸಾಹೇಬರ ಅಭಿಮತವೇನೀಂದರೆ ಈ ಪ್ರಕರಣವನ್ನು ಅವನೇ ಬಿಡಿಸಬೇಕು. ಅವನೇ ಅದನ್ನು ಬಿಡಿಸಬಲ್ಲ ಅದರಿಂದ ವಿಮಲಾಬೆನ್‌ಇ ಮತ್ತೊಂದು ಗೋಪಿನಾಥನ ಅಪಪ್ರಚಾರದಿಂದ ಪ್ರಭಾವಿತವಾಗಬಾರದು. ‘ಎಚ್ಚರಾಗಿರಿ’ ಸಂಸ್ಥೆಯ ವೇಷ್ಯೆಯರೂ ನಾವು ಅವರಿಗೆ ಅನ್ಯಾಯವಾಗಲು ಬಿಡೆವು ಎಂದು ಸಾಧಿಸಬೇಕು. ವಿಧಾನಸಭೆಯ ಚುನಾವಣೆಯ ತಲೆಯಮೇಲೆ ಬಂದು ಕೂಡಿದೆ. ಹಾಗಾಗಿ ಮಾಡುವುದನ್ನೇಲ್ಲ ಆದವ್ಯಾಖೆಗೆ ಮಾಡಬೇಕಾಗಿದೆ.

ಪವಾರನ ಸ್ವರ ಕೆಟ್ಟದಾಗಿ ಜಡಕಾದ ದಾರದ ಸಿಂಬೆಯ ಹಾಗೆ ಅನಿಸಿತು.

“ಪೋನ್ ಇಡ್ಡೇನೆ, ಅಣ್ಣಾ ಸಾಹೇಬರ ಸಂಗಡವಾಗಲಿ, ಬೇರೆಯಾಗಲಿ ಮನೆಗೆ ಬರುವ ಸಂಭವ ಇದೆ ಅರೆ..ಹಾಂ...” ಪವಾರ ಅವಳು ಪೋನ್ ಇಡುವ ಮುನ್ನ ಕೂಗಿದ “ಒಂದು ಅವಶ್ಯಕ ಮಾತನ್ನು ಗಮನವಿಟ್ಟು ಕೇಳಿ. ನಾನು ಬೇರೆಲ್ಲಿಂದಲೋ ಪೋಸ್ ಮಾಡಿದೇನೆ. ಆಸ್ತ್ರೆಯಲ್ಲಿ ಶಿಂದೆ ಓಡಾಟದಲ್ಲಿರಬಹುದು. ಅಲ್ಲದೆ ಪೋನ್ ಮಾಡಿದರೆ ಅವನೊಡನೆ ಈಗ ಮಾತನಾಡಲು ಆಗಲಿಕ್ಕಿಲ್ಲ. ಶವ ತೆಗೆದುಕೊಂಡು ಅವನು ಮನೆಗೆ ಬರುತ್ತೋ ಗುಟಪ್ಪಿ ಅವನ ಕೆವಿಯಲ್ಲಿ ಹೇಳಿ. ಸಾಂತಾಕ್ರಾಂತಿಕ ಪೋಲೀಸ್ ಸ್ಪೇಶನ್‌ಗೆ ಶವಯಾತ್ರೆಯ ಬಗ್ಗೆ ತಿಳಿಸಿರಲಿ. ಪೋಲೀಸ್ ರಕ್ಷಣೆ ಅವಶ್ಯವಿದೆ. ಶವಯಾತ್ರೆಯಲ್ಲಿ ಅಣ್ಣಾ ಸಾಹೇಬರು ಇಡೀ ರಸ್ತೆಯುದ್ದಕ್ಕೂ ತೆರೆದೇ ಇರುತ್ತಾರೆ... ಬೇರೆ ಯಾರಿಗೂ ಈ ಸಂಗತಿಯ ತಿಳಿಯಬಾರದು. ಅಣ್ಣಾಸಾಹೇಬರು ಸಿಟ್ಟಿಗೇಕ್ಕಾರೆ.”

“ಪೋಲೀಸರು ಹಾಜರಾದರೂ ಅವರಿಗೆ ಸಿಟ್ಟು ಬರಬಹುದು” ಅವಳು ತಕ್ಕ ಮಾಡಿದಳು.

“ಹಾಂ. ಹೌದು ಆದರೆ ವಿಶಾಲವಾದ ಮೆರೆವಣಿಗೆಯ ಸುವ್ಯವಸ್ಥೆಗಾಗಿ ಪೋಲೀಸರು ತಾವಾಗಿ ಜವಾಬ್ದಾರಿ ನಿರ್ವಹಿಸಲು ಬಂದಿದ್ದಾರೆ ಎಂದು ಹೇಳಿ ಮೌನ ವಹಿಸಿದರಾಯಿತು.”

ಪವಾರ ಪೋನ್ ಇಟ್ಟ.

ಅವಿಗೆ / ಉಖಿಗಿ

ಮೆಟ್ಟೆಲಿಳಿದು ಮನೆಯ ಬಾಗಿಲಿಗೆ ಬಂದಳು. ಅಳುತ್ತಿರುವವಳಂತೆ ಕುಂತಿ ಚಿಕ್ಕಮ್ಮೆ ಮನೆಯ ಒಳಕ್ಕೆ ಪ್ರವೇಶಿಸುತ್ತಿದ್ದಾಳೆ.

ಒಳಗೆ ಹೋದಕೂಡಲೇ ಚಿಕ್ಕಮ್ಮೆ ಹೆಂಗಸರಿಂದ ಸುತ್ತುವರಿದು ಕುಳಿತ್ತಿದ್ದ ಅಮ್ಮನ ಮೇಲೆ, ಅಕಸ್ತಾತ್ರ ಕಳಚಿಬಿದ್ದ ಭಾವನೆಯ ಪ್ಲಾಸ್ಟ್ರೋ ಹಾಗೆ ಧಡಕ್ಕನೆ ಕುಸಿದು ಬಿದ್ದಳು. ಕೊಲ ಆಂಟಿ ಧೈರ್ಯ ತಂದುಕೊಳ್ಳಲು ಪ್ರಾರ್ಥನೆ ಮಾಡುತ್ತೆ ‘ಇದೇನು ಮಾಡುತ್ತಿದ್ದೀರಿ ಅಕ್ಷನನ್ನು ಸಂಭಾಳಿಸುವುದನ್ನು ಬಿಟ್ಟು ನೀವೇ ಹೀಗೆ ಎಚ್ಚರಗೇಡಿಗಳಾದರೆ ಹೇಗೆ?’ ಎಂದು ಎಚ್ಚರಿಸಿದಳು.

ಎದೆ ಬಡಿದುಕೊಳ್ಳುತ್ತಿದ್ದ ಚಿಕ್ಕಮ್ಮೆ ಯಾರ ಮಾತನ್ನು ಕೇಳಲಿಲ್ಲ. ಅಕಸ್ತಾತ್ರಗಿ ಚಿಕ್ಕಮ್ಮೆ ಮೂರ್ಖಿಂತಾದಳು. ಹಲ್ಲು ಕಚ್ಚಿಕೊಂಡಿದ್ದಳು. ಹಲುಬುತ್ತಿದ್ದ ಅಮ್ಮೆ ತನ್ನ ನೋವನ್ನು ಮರೆತು ಮಾಂಸಿಯನ್ನು ಮಡಿಲಿಗೆ ತೆಗೆದುಕೊಂಡಳು. ಬಹಳ ಪ್ರಯತ್ನದ ನಂತರ ಕರಮರಕರ ಆಂಟಿ ಕಚ್ಚಿಕೊಂಡ ಅವಳ ಹಲ್ಲುಗಳನ್ನು ಬಿಡಿಸಿ ಅವಳ ಬಾಯಲ್ಲಿ ನೀರು ಹಾಕುವಲ್ಲಿ ಸಫಲಳಾದಳು. ಮುಖಿದ ಮೇಲೆ ಪಟಪಟ ಬೀಳುತ್ತಿರುವ ನೀರಿನ ಹನಿಗಳನ್ನು ‘ಮೂರ್ಖಿತೆ’ ಚಿಕ್ಕಮ್ಮೆ ಸಹಿಸದಾದಳು. ಕಣ್ಣು ತೆರೆದು ಕುಳಿತುಕೊಂಡಳು. ಮೇಲ್ಮೈ ಮೇಲಿನಿಂದ ಚಹಾ ತಯಾರಿಸಿಕೊಂಡು ತಂದ. ಕರಮರಕರ ಆಂಟಿ ಒತ್ತಾಯ ಮಾಡಿ ಕುಂತಿ ಮಾಂಸಿಗೆ ಮೊದಲು ಚಹಾ ಕುಡಿಸಿದಳು.

ಕುಂತಿ ಮಾಂಸಿಯ ಪ್ರಲಾಪ ಚಹಾದ ಗುಟುಕಿನ ಜೊತೆಗೆ ಮತ್ತಪ್ಪು ಗರಮಾ ಅಯಿತು.

ದೊಡ್ಡಪ್ಪ ಅವಳನ್ನು ತನ್ನ ಹೆಣ್ಣು ಮಕ್ಕಳಿಗಿಂತ ಹೆಚ್ಚು ಶ್ರೀತಿಸುತ್ತಿದ್ದ. ದೊಡ್ಡಮ್ಮೈನಿಗೆ ಸೀರೆ ತರುವಾಗ ಅವಳಗೊಬ್ಬಳಿಗೇ ಎಂದೂ ತಂದದ್ದಿಲ್ಲ. ತಂದ ಕೂಡಲೇ ಮೊದಲು ಅವಳ ಆಯ್ದುಗೆ ಬಿಡುತ್ತಿದ್ದ. ಅವಳು ನಿಂದಿಸುತ್ತಿದ್ದಳು. ಬ್ಲೌಸ್ ಇಲ್ಲದ ಸೀರೆ ಯಾವ ಕೆಲಸಕ್ಕೆ? ದೊಡ್ಡಪ್ಪ ತಕ್ಕಣ ಜೇಬಿನಿಂದ ಐವತ್ತರ ನೋಟು ಹೊರತೆಗೆದು ಅವಳ ಕೈಯಲ್ಲಿ ಹಿಡಿಸುತ್ತಿದ್ದ. ಅವಳು ನಿರಾಕರಿಸಿದರೆ ಗದ್ದರಿಸುತ್ತಿದ್ದ...” ತಗೊಳ್ಳೆ ಕುಂತಿ ನಾನು ಕೊಟ್ಟದನ್ನು ತಗೊಳ್ಳೋದು ನಿನ್ನ ಅಧಿಕಾರ...”

ಅಳುವುದು-ಕರೆಯುವುದರಿಂದ ಪುರಸೊತ್ತು ಸಿಕ್ಕಮೇಲೆ ಚಿಕ್ಕಮ್ಮೆ ಹಿಟ್ಟಿ ಸಾಳಿಸುವ ಪರಾತವನ್ನು ತರಲು ಮನಿಯಾಳಿಗೆ ಹೇಳಿದಳು. ಮನಿಯಾ ತಂದ ಪರಾತದಲ್ಲಿ ಅವಳು ಬಿಸ್ತೆಚ್ಚು ಬಣ್ಣಿದ ಒಂದು ಸೀರೆಯನ್ನು ಇಟ್ಟಳು. ಜೊತೆಗೆ ಬೇಳಿಯ ನಾಲ್ಕುನಾಲ್ಕು ಬಳೆಗಳು.

“ಬಟ್ಟೆ ಮತ್ತು ಬಳೆಗಳು ಅವರ ಮನೆಯಿಂದ ಬರಬೇಕು. ಒಬ್ಬನೇ ಅಣ್ಣಿ ತುಂಬ ದೂರದ ಬರೆಲಿಯಲ್ಲಿ ಇದ್ದಾನೆ. ಕಾಲಿನ ಎಲುಬು ಮುರಿದಿದೆ ಅವನಿಗೆ. ಪೋನಿನಲ್ಲಿ ಅವನೊಡನೆ ಮಾತನಾಡಿಯಾಗಿದೆ. ಅವನಿಗೆ ಬರಲು ಆಗುತ್ತಿಲ್ಲ. ಆದರೆ ರೀತಿ ರಿವಾಜು ಪೂರ್ಣ ಮಾಡಬೇಕಲ್ಲ. ತಂಗಿ ಮಾಡಲಿ ಅಣ್ಣಿ ಮಾಡಲಿ, ವೃತ್ತಾಸವೇನು ಅದರಲ್ಲಿ?”

ಉತ್ತರ / ಆವಿಗೆ

ಎಂದು ಹೇಳತೋಡಿದಳು.

ಕರಮರಕರ ಅಂಟಿಯ ಕಡೆ ತಿರುಗಿಕೊಂಡು ತನ್ನ ಒಣಿದ ಕಣ್ಣಗಳನ್ನು ಒರೆಸಿಕೊಂಡಳಳು. ಒಣ ಬಿಕ್ಕಳೆಕೆಯನ್ನು ಚನ್ನಾಗಿ ಮುಂದುವರಿಸಿದ ಅವಳು ಹೇಳತೋಡಿದಳು—“ಪೋನ್ ತಲ್ಲುಪುತ್ತಲೇ ಮನೆಯಲ್ಲಿ ಕೋಲಾಹಲ ಎದ್ದಿತು. ತಾನು ನಿಂತಂತೆಯೇ ಉರುಳಬಿದ್ದೆ. ಎಚ್ಚರಬಂದಾಗ ಮಂಚದ ಮೇಲೆ ಮಲಗಿಸಿದ್ದರು!”

“ಸೋನೆ ಶುಚಿತಾ ಬರಲು ತಯಾರಾಗಿದ್ದಳು. ಅಕ್ಕ-ಪಕ್ಕದವರು ತಡೆದರು. ಚಿಕ್ಕ ಮಗುವನ್ನು ಕರೆದುಕೊಂಡು ಈ ದುಃಖಿದ ಮನೆಗೆ ಹೋಗಿ ಹೇಗೆ ಸುಧಾರಿಸ್ತಾಳೆ. ಮಗಳು ಟುನ್ನಿ ಹಾಗೂ ಅಳಿಯನಿಗೆ ಸುದ್ದಿ ಕಳಿಸಿಯಾಗಿದೆ. ಇಬ್ಬರೂ ಬರಬಹುದು.”

“ನಮ್ಮ ಮನೆಯವರು ಅಂಥ ಭಾರವಾದ ಎದೆಯಲ್ಲಿಯೂ ಹೊದಲು ಒಬ್ಬ ಗೆಳೆಯನ ಆಭರಣಗಳ ಅಂಗಡಿಯ ಬಾಗಿಲು ತೆಗೆಸಿದರು. ಗೆಳೆಯ ಅಲ್ಲದೆ ಹೋಗಿದ್ದರೆ ಬೆಳಗಿನ ಆರೂವರೆಗೆ ಬಾಗಿಲು ತೆರೆಯುತ್ತಿದ್ದರಾ? ಅದೂ ಎಂಟು ಬೆಳ್ಳಿಯ ಬಳೆಗಳ ಸಲುವಾಗಿ.”

ಅಮ್ಮೆ ಬೇಡವೆಂದರೂ ಕೇಳದೆ ಕರಮರಕರ ಅಂಟಿ ಅವಳಿಗೆ ಜಹಾ ಕುಡಿಸಿದರು.

ಘನಮ್ಮಾ ಹಾಗೂ ಮನಿಯಾ ಅವರನ್ನು ಮಮತಾ ಹಟಮಾಡಿ ಮೇಲಕ್ಕೆ ಕರೆದುಕೊಂಡು ಹೋದಳು. ಒಂದು ಕಪ್ಪೆ ಕಾಫಿಯನ್ನಾದರೂ ಮೇಲೆ ಹೋಗಿ ಕುಡಿದುಬರೋಣ ಎಂದು ಅವಶ್ಯಾಜನೆಯೂ ಅವಳು ಹಟಮಾಡಿದಳು. ಮಮತಾಳ ಪರಿವರ್ತನೆಯಾದ ಈ ಬಗೆಯ ವ್ಯವಹಾರದಿಂದ ಅವಳ ಮನಸ್ಸು ಆರ್ಥವಾಯಿತು. ಹಲವು ವರ್ಷಗಳ ಹಿಂದಿನ ತ್ರೈತಿ ಪುನರ್ಜ್ಞವನಗೊಂಡಿದೆ ಎನಿಸಿತು.

ಒನ್ನೆ ನೈನ್ ಸೆವೆನ್ ನಿಂದ ಅವಳಿಗೆ ವಿಶ್ಲಂಬರನಾಥ ದ್ವಿಪೇದಿಯವರ ನಂಬ ಸಿಕ್ಕಿದೆಯೆಂದು ಮಮತಾ ಹೇಳಿದಳು. ಅವರ ಮನೆಗೆ ಪೋನ್ ಮಾಡಿ ಅವರ ಅತ್ಯಿಗೆಯೊಡನೆ ಮಾತನಾಡಲಾಗಿದೆ. ಕೆಳೆದವಾರ ಬಾಂಬೆ ಹಾಸ್ಟಿಲ್‌ನಲ್ಲಿ ಅವರ ಬೃಪ್ರಾಸ್ ಸರ್ಜರಿ ಆಗಿದೆಯಂತೆ. ಕೇಸ್ ಸ್ಟ್ರೀಲ್ ನಾಜೂಕಾಗಿದೆಯಂತೆ. ಮನೆಯ ಎಲ್ಲರೂ ಈಸ್ತರೆಯಲ್ಲಿದ್ದಾರೆ... ಅಂದರು ‘ಶ್ರಮಚೀವಾ’ ಪೋನ್ ಮಾಡಲಾಗಿದೆ. ಪೋನ್ ಶಾಹಬೆನ್‌ಜೋ ಎತ್ತಿದ್ದಳು.

ಅವಳು ಮಮತಾಳಿಗೆ ಮತ್ತೆರಡು ಕಡೆ ಪೋನ್ ಮಾಡಲು ಒತ್ತಾಯಿಸಿದಳು. ಹೊದಲನೆಯದು ಅವಳ ಆಫೀಸಿಗೆ, ಇನ್ನೊಂದು ಸ್ಕೂಲ್‌ಲ್ಯಾಂಗ್. ಆಫೀಸಿನಲ್ಲಿ ಸಿಸ್ಟರ್ ಮಾರಿಯಾ ಸಿಗುತ್ತಾರೆ. ಅವರಿಗೆ ಬಾಬೂಜಿಯವರ ಮರಣದ ವಿಚಾರ ತಿಳಿಸು. ಸ್ಕೂಲ್ ಹೇಗಿದ್ದರೂ ಅವಳಿಗೂ ಗೆಳತಿಯೇ ಏನು ಹೇಳಬೇಕೋ ಹೇಳಲಿ ಇಂದು ಸ್ಕೂಲ್ ತಂದೆಯು ಸತ್ತು ನಾಲ್ಕನೆಯ ದಿವಸ. ಅಪ್ಪಾಜಿ ಚನ್ನಾಗಿದ್ದಿದ್ದರೆ ಬಹುಶಃ ಹತ್ತು ನಿಮಿಷದ ಸಲುವಾಗಿಯಾದರೂ ಅವಳು ಸ್ಕೂಲ್ ಮನೆಗೆ ಹೋಗಿಬರುತ್ತಿದ್ದಳು.

ಹೋರಗಿನಿಂದ ಗದ್ದಲ ಎದ್ದುದ್ದು ಒಳಗೂ ಪ್ರವೇಶಿಸಿತು. ಗುಸುಗುಸು ಸದ್ದು

ಕೇಳಿಸಿತು

ಆಸ್ತ್ರೇಯಿಂದ ಆಂಬುಲೆನ್ಸ್ ಬಂದಿದೆ. ಪಾಂಡೇಯ ಅವರ ಶವವನ್ನು ಇಳಿಸುತ್ತಿದ್ದಾರೆ.

ಒಬ್ಬ ಕಂದುಬಣ್ಣದ ಯುವಕ ಗಡಬಿಡಿಯಿಂದ ಮೇಲೇರಿಬಂದ. ಯೂನಿಯನ್ ಸದಸ್ಯ ಇದ್ದಿರಬೇಕು. ಬರುತ್ತಲೇ ಅವನು ಕೇಳಿದ-

“ಪಾಂಡೇಯ ಅವರ ಶವವನ್ನು ಎಲ್ಲಿ ಮಲಗಿಸಬೇಕು?”

ಹೆಂಗಸರು ಅಮ್ಮನ ಕಡೆ ನೋಡಿದರು.

“ಅವರು ಯಾವಾಗಲೂ ಮಲಗಿದ್ದಲ್ಲಿ...” ಅಮ್ಮನ ಕಂತ ಕಟ್ಟಿ ಬಂದಿತ್ತು.

ಕಂದುಯುವಕ ಇತರ ಇಬ್ಬರು ಜೊತೆಗಾರರೊಂದಿಗೆ ಸೇರಿ ಹಾಸಿಗೆ ತೆಗೆದು ಬಾಬೂಜಿಯವರ ದೀವಾನವನ್ನು ಎತ್ತಿ ಹಿಡಿದ.

ನಂತರ ಮತ್ತೆ ಕೇಳಿದ.

“ನೀವೇನಾ ನಮಿತಾ ಅವರು...?”

“ಹಾಂ” ಅವಳು ಆಶ್ಚರ್ಯದಿಂದ ಅವನತ್ತ ನೋಡಿದಳು.

“ಕೀರ್ತಾರಿಬಾಯಿ ಈ ಗಂಟನ್ನು ನಿಮಗೆ ಗುಟ್ಟಾಗಿ ಒಪ್ಪಿಸಲು ಹೇಳಿದ್ದಾರೆ.”

ಯುವಕ ಬಾಂದ ಹಾಗೆ ಕೋಣೆಯ ಸಂದರ್ಭಿಯನ್ನು ಸೀಳಿಕೊಂಡು ಹೊರಗೆ ಹೊರಟು.

ಮುಷ್ಟಿಯಲ್ಲಿ ಹಿಡಿದಿದ್ದ ಚಿಕ್ಕ ಗಂಟನ್ನು ಅವಳು ಬೆರಳಿನಿಂದ ತಡವಿ ನೋಡಿದಲು. ಅವಳ ಅನುಮಾನ ಸರಿಯಾಗಿತ್ತು. ಅದರಲ್ಲಿ ಕಾಲುಂಗುರವಿತ್ತು.

ಅಪ್ಪಾಜಿ ಹೊವಿನಿಂದ ಮುಚ್ಚಿಕೊಂಡಿದ್ದರು. ಜೀವನದಲ್ಲಿ ಹೊವನ್ನು ನೋಡುವ ಅವಕಾಶ ಅವರಿಗೆ ಯಾವಾಗಲೂ ಬಂದಿರಲಿಲ್ಲ.

ಅಮ್ಮನನ್ನು ಹಿಡಿದುಕೊಂಡು ಕೌಲ ಆಂಟಿ ಹಾಗೂ ಕುಂತಿ ಚಿಕ್ಕಮ್ಮ ಅಪ್ಪಾಜಿಯ ತಲೆಯ ಬಳಿ ತಂದು ಕೂರಿಸಿದರು. ಅಮ್ಮ ಅಪ್ಪಾಜಿಯ ಮೂಗಿನಲ್ಲಿ ಹಾಕಿದ್ದ ಹತ್ತಿಯ ಬಗ್ಗೆ ಆಕ್ಕೇಪ ವೃತ್ತಪಡಿಸಿದಳು.

ಕುಂತಿ ಮಾಂಸಿ ವಳ ಕೀವಿಯಲ್ಲಿ ಏನೋ ಸಮಜಾಯಿಷಿ ಹೇಳಿದಳು. ಅಮ್ಮ ಅರಿತುಕೊಂಡಳು.

ಅವಳು ಅಪ್ಪಾಜಿಯ ಕಾಲುಗಳ ಮೇಲೆ ತಲೆಯಿಟ್ಟು ಬಿಕ್ಕತೊಡಗಿದಳು. ಅವಳ ಬೆನ್ನ ಮೇಲೆ ಮನಿಯಾ ಶೋಕಿಸುತ್ತಿದ್ದಳು. ಯಾರೋ ಆ ಇಬ್ಬರನ್ನೂ ಹಿಂಬದಿಯಿಂದ ಹಿಡಿದೆತ್ತಲು ಬಯಸಿದಾಗ ಕರಮರಕರ ಆಂಟಿ ಅದನ್ನು ತಡೆದರು. “ಸ್ವಲ್ಪ ಹೊತ್ತು ಅಪ್ಪನ ಕಾಲುಗಳ ಮೇಲೆ ಇರಲಿ ಬಿಡಿ. ಅಪ್ಪನ ಪಾದದ ಆಸರೆ ಇನ್ನಾವಾಗ ಸಿಕ್ಕಿತ್ತು?”

ಯಾರೋ ಕೇಳಿದರು—ಅಗರಬುತ್ತಿ ಹಚ್ಚಿಡಬೇಕು. ಅಗರಬುತ್ತಿ ಸ್ವಾಂಡ್ ಇದೆಯಾ? ಅವಳು ತನ್ನ ಒದ್ದೆಯಾದ ಮೋರೆಯನ್ನು ಅಪ್ಪನ ಪಾದಗಳಿಂದ ಮೇಲೆತ್ತಿದಳು.

ಉತ್ತರ / ಆವಿಗೆ

ನಕಾರಾತ್ಮಕವಾಗಿ ತಲೆ ಅಲುಗಿಸಿದಳು. ಕೇಳಿದವನು ಹೇಳಿದ—“ಸ್ವಾರ್ಥಿ ಇಲ್ಲವಾದರೆ ಇಲ್ಲ. ಮನೆಯಲ್ಲಿ ಬಟಾಟೆಯಾಗಲಿ, ಬಾಳೆಹಣ್ಣಾಗಲಿ ಇದೆಯಾ, ಅದರಿಂದಲೂ ಕೆಲಸ ನಡೆಯುತ್ತದೆ.”

ಅವಳು ತಿರುಗಿ ಮನಿಯಾಳಿಗೆ ಅಡುಗೆ ಮನೆಯಿಂದ ಆಲೂವನ್ನು ತರಲು ಹೇಳಿದಳು.

ಬಾಬೂಜಿಯ ತಲೆಯ ಕಡೆ ಎರಡೂ ಬದಿಗೆ ಅಗರಬತ್ತಿಯನ್ನು ಆಲೂಗಡ್ಡೆಗೆ ಚೆಚ್ಚಿ ಉರಿಸಲಾಯಿತು.

ಯಾರೋ ಹೇಳಿದರು—“ನಮಿತಾ, ಪಾಂಡೇಯ ಅವರನ್ನು ಒಯ್ಯಿವ ಮನ್ನನ್ನು ಸ್ವಾನ್ಯಾಸಿಸಬೇಕು. ಅವರಿಗೆ ಧರಿಸಲಿಕ್ಕೆ ಒಂದು ಜೋಡಿ ಬಟ್ಟೆ ಹೊರತಂದು ಇದು.”

ಅವಳು ನಡುಗುವ ಕಾಲುಗಳಿಂದ ನಡೆದುಹೋಗಿ ಬೀರುವಿನ ಎದುರು ನಿಂತುಕೊಂಡಳು. ಬೀರುವಿನಲ್ಲಿ ಅಪ್ಪಾಜಿಯ ಖಾದಿ ಪೈಕಾಮಾ-ಜುಬ್ಬಾ, ಅವಳೇ ಕ್ಯಾಲಿಂದ ತೊಳೆದು ಮಡಿಕೆ ಮಾಡಿ ವ್ಯವಸ್ಥಿತವಾಗಿ ಇಟ್ಟಿದ್ದು ಸಿಕ್ಕಿತು.

ಮನಿಯಾ ಹಿಂದೆಯೇ ನಿಂತಿದ್ದಳು.

ಅವಳು ಕೇಳಿದಳು.

“ಧರಿಸಲಿಕ್ಕೆ ಅಪ್ಪಾಜಿಗೆ ಏನು ಕೊಡೋದು?”

“ಅದೇ, ಅಕ್ಕಾ, ಇತ್ತಿಜೆಗೆ ಉಡುತ್ತಿದ್ದರಲ್ಲ...”

“ಬಳ್ಳಿಯ ಲುಂಗಿ ಯಾವುದೂ ಇಲ್ಲ...” ಕೆಣ್ಣಿಗಳು ತುಂಬಿಬಂದವು. ಅಪ್ಪಾಜಿಗಾಗಿ ಬಾಟಿಕ್ಕೆ ಲುಂಗಿ ತರಬೇಕೆನ್ನುವು ಆಸೆ ಹಾಗೆಯೇ ಉಳಿದಿತ್ತು.

“ಹೇಗಾದರೂ ಇರಲಿ, ಅದನ್ನೇ ಉಡಿಸಿದರಾಯಿತು.”

ಬಟ್ಟೆಯನ್ನು ತಂದು ಅವರು ನಿಂತ ದೀವಾನಾದ ಕಾಲುಗಳಿಗೆ ತೂಗುಹಾಕಿದರು. ಯಾಕೆಂದರೆ ಕೇಳಿದಾಗ ಹುಡುಕಲು ಓಡುವಂತಾಗಬಾರದೆಂದು.

ಬಾಗಿಲವರೆಗೆ ತುಂಬಿದ್ದ ಜನ, ಒಮ್ಮೆಲೇ ಯಾರೋ ಗೌರವಾನ್ನಿತ ವಕ್ಕಿಯ ಸ್ವಾಗತಕ್ಕಾಗಿ ತೆರೆಯ ಹಾಗೆ ಸರಿದು ಒಬ್ಬರು ಇನ್ನೊಬ್ಬರಿಗೆ ಅಂಟಿಕೊಂಡು ನಿಂತರು.

ಬೆತ್ತದ ಸಹಾಯದಿಂದ ಬಾಗಿ ನಡೆಯುತ್ತ, ಹವ್ವಷ ತಯಾರಿಸುವವರ ಗುಂಪಿನೊಂದಿಗೆ ಶಾಹಬೆನ್ ಮನೆಯಲ್ಲಿ ಪ್ರವೇಶಿಸುತ್ತಿದ್ದರು. ಅವರನ್ನು ನೋಡುತ್ತೇ ಅಮೃತ ದೀಪ್ತ ಜೀರುವಿಕೆಯ ತಾನಿನಂತೆ ಕೂಗಿಕೊಂಡಳು. ಹುಳಿತುಕೊಳ್ಳುತ್ತ ಶಾಹಬೆನ್ ಅವಳನ್ನು ಜೋರಾಗಿ ಗದ್ದರಿಸಿದಳು.

“ವಿಯ್... ಉಮಿಂಳಾ, ಯಾಕ ಅಲ್ತಿದೀಯಾ? ಅಳೋದನ್ನು ಬಿಟ್ಟು ಭಜನೆ ಮಾಡು. ಇಲ್ಲವಾದರೆ ಭಗವದ್ದಿತೇ ಓದು...”

“ಭಗವದ್ದಿತೇಯನ್ನು ಓದಬಲ್ಲೇ ಅಲ್ಲವಾ?”

“.....”

ಅವರು ಎದ್ದು ಅವಳ ಹತ್ತಿರ ಬಂದು ಕುಳಿತರು.

“ನೀನು ಓದಬಲ್ಲೇಯಾ?”

ಒಪ್ಪಿಗೆಯಾಗಿ ಅವಳು ತಲೆ ಅಲುಗಿಸಿದಳು.

“ಹೋಗಿ, ಗೀತೆಯ ಪ್ರಸ್ತುತ ತೆಗೆದುಕೊಂಡು ಬನ್ನಿ”

ಅವಳು ಅಡುಗೆ ಮನೆಯಲ್ಲಿ ತೂಗುಹಾಕಿದ, ಧೂಳನಿಂದ ತುಂಬಿದ ಅಪ್ಪಾಜಿಯ ಚಿಕ್ಕದಾದ ದೇವರ ಏಂತದ ಕೆಳಗಿನ ಡ್ರಾಡಲ್ಲಿರಿಸಿದ, ಕೆಂಪು ಬಟ್ಟೆಯಲ್ಲಿ ಸುತ್ತಿದ ಭಗವದ್ವಿತೀಯ ಪ್ರತಿಯನ್ನು ತಂದಳು.

“ಓದು” ಶಾಹಬೆನ್ ಅಪ್ಪಣಿ ಕೊಡಿಸಿದರು.

ಅವಳು ಗೀತೆಗೆ ನಮಸ್ಕಾರಿಸಿ ಓದಲು ಪ್ರಾರಂಭಿಸಿದಳು.

“ಸರ್ವಥಮಾರ್ಗ ಪರಿಶೈಷ್ಯ ಮಾರ್ಮೇಕಂ ಶರಣಂ ವ್ರಜ”

ಅಹಂ ತ್ವಾ ಸರ್ವಪಾಪೇಭೋರ್ ಮೋಕ್ಷಾಯಷ್ಣಾಮ ಮಾಂಶುಚ
ನೈನಂ ಥಿದಂತಿ ಶಸ್ತಾಣಿ ನೈನಂ ದಹತಿ ಪಾವಕೆ...“

ಭಗವದ್ವಿತೀಯ ಎರಡು ಶ್ಲೋಕವನ್ನು ಪೂರ್ಣ ಮಾಡುವವರೆಗೆ ಶಾಹಬೆನ್ ಕಣ್ಣಮುಚ್ಚಿ ಬಾಬೂಜಿಯ ತಲೆಯಬದಿ ಅವಿಚಳ ಏಕಾಗ್ರಪಾಗಿ ಕುಳಿತಿದ್ದರು. ಅನಂತರ ಅವಳ ತಲೆಯನ್ನು ನೇವರಿಸುತ್ತ ಎದ್ದು ಹೊರಟರು. ಅವರೊಂದಿಗೆ ಬಂದವರೆಲ್ಲರೂ ಅವರೊಂದಿಗೇ ಎದ್ದರು. ಕೇವಲ ಮನೋರಮಾಳ ತಾಯಿ ಮಾತ್ರ ಹೋಗಲಿಲ್ಲ. ಸರಿದು ಅವಳು ಅಮೃತ ಬಳಿ ಬಂದು ಕುಳಿತಳು. ಬಾಗಿ ಅಮೃತ ಕಿವಿಯಲ್ಲಿ ಏನೋ ಪಿಸುಗುಟ್ಟಿದಳು.

“ಮುದುಕಿ ಶ್ರಮಜೀವಾದಲ್ಲಿ ಈ ದಿನ ಇಡೀ ರಚೆ ಹೋಷಿಸಿದ್ದಾಳೆ. ಅಲ್ಲಿಗೆ ಹೋದ ಮೇಲೆಯೇ ಎಲ್ಲರಿಗೂ ತಿಳಿಯಿತು.”

“ಸಾವಿತ್ರಿಭಾಯಿ, ಏನೋದ ಬಾಲಾ ಕಾಣಿಸಲಿಲ್ಲವಲ್ಲ...?” ಅಮೃತ ಮನೆಯಿಂದ ಹೊರಗೆ ಹೋಗುತ್ತಿರುವ ಹಪ್ಪಳ ಹಚ್ಚಿಪವನರ್ದು ಗಮನವಿಟ್ಟು ನೋಡಿ ಕೇಳಿದಳು.

“ಎಲ್ಲರೂ ಬಂದಿದ್ದಾರೆ. ಕೆಳಗಡೆ ಇರಬಹುದು. ಕೆಳಗಡೆ ಇದ್ದ ಗಂಡಸರು ತಡೆದರು. ಮೇಲೆ ಮನೆಯಲ್ಲಿ ಎಳ್ಳು ಹಾಕಲೂ ಸ್ಥಳವಿಲ್ಲ. ಸಾನ್ ಮಾಡಿಸಿ ಶವವನ್ನು ಕೆಳಗೇ ತರ್ತಾರೆ. ಕೆಳಗೇ ಇರಿ ಎಂದರು.”

“ಜೀವ ಯಾವಾಗ ಹೋಯಿತು?”

ಅಮೃತ ನಿಶ್ಚಯವನ್ನು ಆರ್ಥಗೊಳಿಸಿದಳು.

“ರಾತ್ರಿ ಎರಡೂವರೆ ಆಸ್‌ಪಾಸ್...”

“ಮನೆಯವರ್ತ್ಯಾರಾದರೂ ಇದ್ದರಾ ಪಾಂಡೆಯವರ ಜೊತೆ?”

“ಎ.ಸಿ.ಯು.ದಲ್ಲಿ ಯಾರಿಗೂ ಇರಲು ಬಿಡುಪುದಿಲ್ಲ. ಕೆಳಗಡೆ ಯೂನಿಯನ್ನಿನ

ಉಳಿಂ / ಆವಿಗೆ

ಜನರಿದ್ದರು. ಅವರೇ ಸುಧ್ಯ ಕೊಟ್ಟರು.”

ಮನೋರಮಾಳ ತಾಯಿ ತುಂಬಿಬಂದ ಕಳ್ಳಿಗಳನ್ನು ಸೆರಗಿನಿಂದ ಒರೆಸಿಕೊಂಡಳು.

“ಪುಣ್ಯತ್ವರಾಗಿದ್ದರು ಪಾಂಡೆಬಾಬೂ. ತಮ್ಮ ಸ್ವರ್ಗ-ನರಕ ಎಲ್ಲ ಇಲ್ಲಿಯೇ ಅನುಭವಿಸಿಕೊಂಡು ನಡೆದರು. ಮೇಲೆನವರಿಗಾಗಿ ಯಾವ ಲೆಕ್ಕೆ ಪತ್ರನೂ ಇಡಲಿಲ್ಲ.”

ಅಮ್ಮೆ ಎಚ್ಚರಿದಿಂದ ಮನೋರಮಾಳ ತಾಯಿಯ ಕಡೆ ತಿರುಗಿದಳು.

“ಕೇಳು, ಹಿಂದುಗಡೆ ಹಸಿರು ಸೀರೆ ಉಟ್ಟಿಕೊಂಡು ಕೂತಿದ್ದಾಳಲ್ಲ ನನ್ನ ತಂಗಿ ಕುಂತಿ, ಕೇಳಿ ಹೇಳಿ ಮಾಡು, ಒಡವೆ, ಆಭರಣಗಳ ಬಗೆಗೆ ಸ್ವಚ್ಛವಾಗಿ ಬಿಡಿಸಿಕೇಳು...”

ಜನ ದಟ್ಟಹೆಯನ್ನು ಸೀರೆಕೊಂಡು ಶಿಂದೆ ಅಂಕಲ್ ಗಡಿಬಿಡಿಯಿಂದ ಮೇಲೆ ಬಂದರು. ಮಹಿಳೆಯರೊಡನೆ ಅವರು ವಿನಯಪೂರ್ವಕ ಒತ್ತಾಯ ಮಾಡಿದರು—‘ಶಾಗ ಶವಸ್ಥಾನವಿಧಿ ನೆರವೇಶತ್ತದೆ. ಹೆಂಗಸರು ಕೆಳಗಡೆಯಾದರೂ ಹೋಗಿ, ಅಥವಾ ಇಲ್ಲೇ ಕೋಣೆಯೋಳಗೆ ಹೋಗಿ ಬಾಗಿಲು ಮರೆಸಿಕೊಳ್ಳಿ.’

ಶಿಂದೆ ಅಂಕಲ್ ಕೃಯಲ್ಲಿ ಬಟ್ಟಿಯನ್ನು ಹೊಡುತ್ತ ಅವಳು ಪವಾರ ಹೇಳಿದ ಸಂದೇಶವನ್ನು ಹೇಳಿದಳು. ಒಂದು ಕ್ಷಣಾ ಶಿಂದೆ ಅಂಕಲ್ ಏನು ಮಾಡುವುದೆಂದು ಯೋಜನೆಯಲ್ಲಿ ಮುಳುಗಿದರು. ಅನಂತರತ್ತಿಪಾಠಿ ಅಂಕಲ್‌ಗೆ ಶವಸ್ಥಾನ ಇತ್ತಾದಿಯ ಜವಾಬ್ದಾರಿ ವಹಿಸಿ ವೇಗವಾಗಿ ಹೊರಗಡೆ ತಿರುಗಿಹೋದರು. ಅವಳಿಗೆ ಗೊತ್ತು ಬಹಳ ದಿನಗಳಿಂದ ಇಬ್ಬರೂ ಅಂಕಲ್ ಮದ್ದೆ ಮಾತುಕತೆ ಇರಲಿಲ್ಲ.

ಕೆಲಸ ಮುಗಿಯುತ್ತಲೇ ತ್ರಿಪಾಠಿ ಅಂಕಲ್ ಅವಳನ್ನು ಕರೆದರು. ಬದ್ದೆಯ ನೆಲದ ಕಡೆ ತೋರಿಸುತ್ತ ಅವಳಿಂದ ಒರೆಸಲು ಕೇಳಿದರು. ಬಹುಶಃ ಕೋಣೆಯಲ್ಲಿಯೇ ಅಪ್ಪಾಜಿಗೆ ಸ್ಥಾನ ಮಾಡಿಸಲಾಗಿತ್ತು.

ಅಂಕಲ್‌ಗೆ ಅವರು ಒರೆಸುವುದನ್ನು ಒಪ್ಪಿಸಲಿಲ್ಲ. ಹಿಂಜರಿಕೆಯಾಯಿತು, ಮುನಿಯಾ-ಅವಳು ಸೇರಿಕೊಂಡು ಬಕೆಟ್‌ನಲ್ಲಿ ನೀರು ತೆಗೆದರು. ಅನಂತರ ಅಂಕಲ್‌ಗೆ ಘಾನ್ ಹಾಕಲು ಹೇಳಿದರು.

ವಿಚಿತ್ರ ಅನಿಸಿತು ಅವಳಿಗೆ. ಪಲ್ಲಂಗವೇರಿದ ಚಿಕ್ಕಮ್ಮೆ ಓರೆನೇಟಿದಲ್ಲಿ ಅವಳ ಕಡೆ ನೋಡುತ್ತಿದ್ದರೂ, ಮಗಳು ಅಳಿಯನೊಂದಿಗೆ ಪಂಚಾಯತಿಯಲ್ಲಿ ಮಗ್ಗಳಾಗಿದ್ದಳು. ಟುನ್ನಿ ಯಾವಾಗ ಬಂದಳೋ ಅವಳಿಗೆ ಗೊತ್ತೇ ಆಗಲಿಲ್ಲ. ಗೀತಾಪಾಠದ ಮದ್ದೆ ಬಂದಿರಬಹುದು. ಎದ್ದು ಅವಳನ್ನು ಭೇಟಿಯಾಗಲೂ ಬರಲಿಲ್ಲ. ಬದಲಿಗೆ ಕರಮರಕರ ಆಂಟಿ ಮುನಿಯಾಳ ಕೈಯಿಂದ ಒರೆಸುವ ಬಟ್ಟಿಯನ್ನು ಕಸಿದುಕೊಂಡಿದ್ದರು. ಮುನಿಯಾ ಒಪ್ಪಲಿಲ್ಲ. ಪಾತ್ರಗಳ ಸದ್ಯ ಕೇಳಿ ಆಂಟಿ ಅಡುಗೆ ಮನೆಗೂ ಹೋದರು. ಮನೋರಮಾಳ ತಾಯಿ ಗ್ಯಾನ್ ಹಜ್ಜೆ ಒಲೆಯ ಮೇಲೆ ಏನೋ ಇಡುತ್ತಿದ್ದಳು.

ಆಂಟಿ ಸಂಯಮದಿಂದಲೇ ಕೋಪದಿಂದ ಕೇಳಿದಳು.

“ಒಲೆ ಯಾಕ ಹೋತ್ತಿಸಿದಿರಿ ಅಕ್ಕಾ!”

ಮನೋರಮಾಳ ತಾಯಿ ಕಕ್ಷ್ಯಾವಿಕ್ಷಯಾದಳು.

“ಮಗಳು-ಅಳಿಯನಿಗೆ ಚಹಾ ಮಾಡಲು.”

ಅಂಟಿಯ ಸ್ವರದಲ್ಲಿ ವಿರತಿ ಜಿಮ್ಮೆತು.

“ನನಗೆ ಹೇಳಬೇಕಾಗಿತ್ತಲವಾ? ಬಂದ್ರ ಮಾಡಿ ಒಲೆಯನ್ನ! ಚಹಾವನ್ನು ನಾನು ಮೇಲಿನಿಂದ ಕಳಿಸಿಕೊಡುತ್ತೇನೆ. ಶವ ಇನ್ನೂ ಮನೆಯಿಂದ ಹೊರಟಿಲ್ಲ! ಈಗಲೇ ಇದೆಲ್ಲ ಶೋಭೆ ತರುವಂತಹದಲ್ಲ.”

ಮನೋರಮಾಳ ತಾಯಿ ರೇಗಿದಳು. ವಿವರಣೆ ಕೊಡುತ್ತ ಹೇಳಿದಳು.

“ಅದು ನನಗೂ ಗೊತ್ತು ಅಕ್ಷ್ಯಾ. ಅದರೆ ಉಮಿಳಾನೇ ಹೇಳಿದಳು, ಇಲ್ಲಿಯೇ ಮಾತು ಅಂತ. ಮೇಲಿನಿಂದ ಚಹಾ ಮಾಡಿ ತಂದರೆ ತಣ್ಣಾಗಾಗುತ್ತಂತೆ.”

ಗೀತಾ ಪಾಠದಿಂದ ದೊರಕಿದ ಶಾಂತಿ ಮತ್ತು ವಿವೇಕಗಳು ಹಟ ಹಿಡಿದ ಮಕ್ಕಳ ಹಾಗೆ ಅವಳ ಕ್ಯೆಬಿಟ್ಟಪ್ಪ.

“ನೀವು ಇದರಲ್ಲಿ ತಲೆ ಹಾಕಬೇಡಿ ಆಂಟಿ. ಪತಿಯ ಅಗಲುವಿಕೆಯ ನೋವಿಗಿಂತ ಮಗಳು ಅಳಿಯನ ಸ್ವಾಗತವೇ ಹೆಚ್ಚಾಗಿರುವಾಗ, ಅದಕ್ಕೆನು ಮಾಡಲಾದೀತು ಹೇಳಿ. ಬೇರೆಯವರಿಗಿಂತ ಬಾಬೂಜಿಯವರ ಬಗೆಗೆ ಜಿಂತೆ ಮಾಡಿದ್ದರೆ ಬಹುಶಃ ಅವರು... ಇನ್ನೂ ನಾಲ್ಕು ಕಾಲ ಬದುಕಿರುತ್ತಿದ್ದರೋ ಏನೋ!”

ಯಾರದಾದರೂ ದೃಷ್ಟಿ ಈ ಕಡೆ ಹರಿದಿತೆಂದು ಆಂಟಿ ಅಡುಗೆಮನೆ ಬಾಗಿಲು ಹಾಕಿದರು.

ಬರೆಸಿಯಾಗುತ್ತಲೇ ಶ್ರೀಪಾಠಿ ಅಂಕಲ್ ವಿಧಿ-ವಿಧಾನ ನಡೆಸಲು ಪ್ರಯೋಧಿತರ ನೆರವು ಪಡೆದರು.

ಅವಳು ಬಾಬೂಜಿಯ ಎರಡೂಕಡೆ ಚಾಪೆಯನ್ನು ಬಿಡಿಸಿದಳು. ಕೋಣೆಯಿಂದ ಹೊರಬಂದ ಹೆಂಗಸರು ಚಾಪೆಯ ಮೇಲೆ ಕುಳಿತುಕೊಳ್ಳಲೊಡಿದರು. ಅಷ್ಟರಲ್ಲಿ ಅಣ್ಣಾಸಾಹೇಬರು ಬಾಗಿಲಿನಿಂದ ಒಳಕ್ಕೆ ಬರುವುದು ಕಂಡಿತು. ಕ್ಷಣ ಹೊತ್ತಿನ ಮುಂಚೆ ಸಂಯಮದಿಂದ ಕುಳಿತಿದ್ದ ಅಮೃತ ಬಮ್ಮೆಲೇ ಮ್ಮೆಮ್ಮೆಲೇ ಎಚ್ಚರಿಲ್ಲದವಳಂತೆ ದಢಬಡಿಸಿ ಎದ್ದಳು. ಮತ್ತು ತಲೆ ಕತ್ತರಿಸಿದ ದೇಹದಂತೆ ಅಣ್ಣಾ ಸಾಹೇಬರ ಮೇಲೆ ಬಹುಮಟ್ಟಿಗೆ ಕುಸಿದುಬಿದ್ದಳು. ಅವಳ ಹೃದಯ ವಿದ್ರುವಕ ಶೋಕ ಅಲ್ಲಿ ಸೇರಿದ್ದವರೆಲ್ಲರ ಹೃದಯವನ್ನು ದಹಿಸಿತು. ಯಾವುದೋ ಮನುವಿನ ಮೇಲೆ ಕ್ಯಾಯಾಡಿಸುವಂತೆ ಅಣ್ಣಾ ಸಾಹೇಬರು ಅವಳ ಬೆನ್ನು ತಟ್ಟಿತ್ತ ದ್ಯುರ್ಯ ತುಂಬತೋಡಿದರು. ಅಮೃತನನ್ನು ಬೇರೆದಿಸಲು ಕುಂತಿ ಮಾಂಸಿ ಮುಂದುವರಿದಳು. ಅಣ್ಣಾ ಸಾಹೇಬರು ಕ್ಯೆಸನ್ನೆಯಿಂದ ತಡೆದರು.

ಅವಳಿಗೆ ಕೇಳಿದರು.

“ನಿಮ್ಮ ದೊಡ್ಡಮ್ಮೆ ಇನ್ನೂ ಬಂದು ತಲುಪಲಿಲ್ಲವಾ?” ಅವರ ಆಶಯವನ್ನು ಗ್ರಹಿಸಲು ಅವಳಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.

ಉತ್ತರ / ಆವಿಗೆ

“ಇಲ್ಲವಲ್ಲ”

“ಒಬ್ಬಳೇ ಹೊರಟಿದ್ದಾಳೆ. ಮನೆ ಹುಡುಕೋಂದರಲ್ಲಿ ತೊಂದರೆಯಾಗಿರಬೇಕು. ಹುಡುಕುತ್ತಾಳೆ ಬಿಡು” ಅಣ್ಣಾಸಾಹೇಬರ ಸ್ವರದಲ್ಲಿನ ಅವ್ಯಕ್ತ ಚಿಂತೆಯಿಂದ ಅವಳಿಗೂ ಚಿಂತೆಯಾಯಿತು.

ಕಟ್ಟಿದ ಗಂಟಲಿನ ದನಿಯನ್ನು ಸಾಧ್ಯವಾದಪ್ಪೆ ಸಹಜಗೊಳಿಸಲು ಪ್ರಯತ್ನಿಸುತ್ತೇ ಅವಳು ಕೇಳಿದಳು.

“ಮನೆಗೆ ಪೋನ್ನಾ ಮಾಡಿ ಕೇಳಲಾ?”

“ಅವಶ್ಯಕತೆಯಿಲ್ಲ ಉಷಾ ಕಂಪನಿಯಿಂದ ಹೊರಡುವುದಕ್ಕೆ ಮೊದಲು ನಾನು ಅವಳೊಡನೆ ಮಾತನಾಡಿದ್ದೆ. ಹೊರಡುವವಳಿದ್ದಳು ಪವಯಿಯಿಂದ ಅರೆಮಿಲ್ ರೂಟ್ ಹಿಡಿದು ಬರುತ್ತಿರಬಹುದು.”

ಬಿಕ್ಕೆಳಿಸುವ ಅಮೃನನ್ನು ಅವರು ಶಾಂತಗೊಳಿಸಿದರು.

“ಸಾಹು... ಇನ್ನು ಸುಮೃದ್ಧಾಗಿ ಅತ್ಯಿಗೆ ನಿಮಗೆ ಗೂತ್ತಿದೆ. ಅಳುವುದು ದೇವಿಶಂಕರನಿಗೆ ಇಷ್ಟವಾದ್ದಲ್ಲ. ದೇವಿಯ ಕರ್ಮನಿಷ್ಟೆಯನ್ನು ನಿಮ್ಮ ಉಳಿದ ಬದುಕಿನ ಭಾಗದ ಶಕ್ತಿಯಾಗಿಸಿಕೊಳ್ಳಿ, ನಿಮ್ಮನ್ನು ಸಂಭಾಳಿಸಿಕೊಳ್ಳಿ.... ಬೇರೆಯವರನ್ನು ಸಂಭಾಳಿಸಿ, ವಿಯೋಗದ ಸೋನಿನಲ್ಲಿ ದೇವಿಶಂಕರನ ರಚನಾತ್ಮಕತೆಯನ್ನು ಮುಳುಗಲು ನಾಶಮಾಡಲು ಬಿಡಬೇಡಿ. ವಿಯೋಗ ಅನ್ನುವುದು ಸ್ಥಾಲ! ದೈಹಿಕ! ದೇಹದ ಭೂಮಿಕೆಯೇ ಅವನ ಕರ್ಮನಿಷ್ಟೆ. ಭೂಮಿಕೆ ಸ್ಥಾಲವಲ್ಲ. ದೇವಿಯ ದೇಹವಷ್ಟೇ ನವ್ಯವಾಗಿರೋದು. ಭೂಮಿಕೆಯಲ್ಲ. ಅದನ್ನೇ ಜೀವನದ ಧೈಯವಾಗಿಸಿಕೊಂಡರೆ ಆಗಲುವಿಕೆಯ ಸೋವು ವ್ಯಧರವನಿಸತೊಡಗುತ್ತದೆ. ಕಾಲಿದಾಸನು ರಘುವಂಶದಲ್ಲಿ ಹೇಳಿದ್ದಾನೆ

ಮರಣಂ ಪ್ರಕೃತಿ ಶರೀರಾಣಾಂ | ವಿಕೃತಿ ಜೀವಿತ ಮುಚ್ಯತೇ ಬುಧ್ಯಃ

ಕ್ಷಣಮಸ್ಯವ ತಿಪ್ಪತೆ ಶ್ವಸನ್ ಯದಿ ಜಂತುನರ್ತುಲಾ ಭವಾನ್ ಸೌ |

ತಿಳಿಯಿತಾ? ಅಧಾರ್ತಾ, ಶರೀರಧಾರಣ ಮಾಡಿದವರ ಮೃತ್ಯುವು ಸಾಭಾವಿಕ. ಅಮರಂಬಾಗುವುದು ಅಸಾಭಾವಿಕ. ಆದ್ದರಿಂದ ಯಾರಾದರೂ ಒಂದು ಕ್ಷಣ ಉಸಿರಾಡಿದರೆ ಅದೇ ಒಂದು ಮಹತ್ವದ ಕೊಡುಗೆಯೆಂದು ತಿಳಿಯಬೇಕು. ಈ ಶರೀರದಿಂದ ಬೇರೆ ಶರೀರಕ್ಕೆ ಒಯ್ಯಾವ ಮರಣವು ಒಬ್ಬ ಮಿಶ್ರನ ಸಮಾನ, ಸಂಬಂಧಿಯ ಸಮಾನ, ಹಿತ್ಯಾಂತಿಯ ಸಮಾನ ಎಂದು ಸಾಗ್ರಹ ಮಾಡಬೇಕು. ಇದೇ ಭಾರತೀಯ ವೇದಾಂತದ ಸಾರ, ಅತ್ಯಿಗಿ!”

ಅಣ್ಣಾ ಸಾಹೇಬರು ಕ್ಷಣ ತಡೆದು ಮತ್ತೆ ಹೇಳಿದರು

“ದೇವಿಯೋದಿಗೆ ಒಮ್ಮೊಮ್ಮೆ ಮರಣದ ಬಗೆಗೆ ಚಚ್ಚೆಯಾಗುತ್ತಿತ್ತು, ಅತ್ಯಿಗೆ! ಅವನು ಹೇಳಿದ್ದ. ಈ ಜಗತ್ತಿನಲ್ಲಿ ಜಡ ಮತ್ತು ಜೀತನ ಎರಡೂ ವಸ್ತುಗಳಿವೆಯಲ್ಲ, ಇವುಗಳಲ್ಲಿ ಎರಡೂ ನಶ್ವರವೇ. ಸದಾ ಇರುವಂಥದು ಯಾವುದೂ ಇಲ್ಲ. ಪ್ರತಿಯೋಂದು

ಅವಿಗೆ / ಉಳಿ

ವಸ್ತುವೂ ಒಂದಲ್ಲ ಒಂದು ದಿನ ನಪ್ಪುವಾಗಲೇಬೇಕು. ಅದರ ಗುರುತು ಅಳಿಯಲೇ ಬೇಕು. ಈ ರೀತಿಯ ಅಳಿವಿಗೇ ಮೃತ್ಯು ಎಂದು ಹೆಸರು. ಮತ್ತು ಸತ್ಯವೇನಂದರೆ ಅಣ್ಣಾ ಸಾಹೇಬ! ಯಾರಲ್ಲಿ ಬದುಕುವ ಯೋಗ್ಯತೆಯಿದೆಯೋ ಅವರೇ ಸಾವಿಗೂ ಯೋಗ್ಯರಾಗಿರುತ್ತಾರೆ.”

ಅಣ್ಣಾಸಾಹೇಬರ ಕಂತ ತುಂಬಿಬಂದಿತೇ ಅಥವಾ ಅವಳ ಭೂಮೆಯೇ?

ಶಿಂದೆ ಅಂಕಲ್ ಜೊತೆ ಸೌಮ್ಯ ದೊಡ್ಡಮ್ಮೆ ತಲೆಯಮೇಲೆ ಸೆರಗು ಎಳೆದುಕೊಂಡು ಮನೆಯಲ್ಲಿ ಪ್ರಮೇಶಿಸುತ್ತಿರುವುದು ಕಾಣಿಸಿತು. ಶಿಂದೆ ಅಂಕಲ್ ಬಹುಶಃ ದೊಡ್ಡಮ್ಮೆನನ್ನು ಕೆಳಗಡೆ ಭೇಟಿಯಾಗಿರಬಹುದು. ದೊಡ್ಡಮ್ಮೆನನ್ನು ನೋಡುತ್ತಲೇ ಅಮ್ಮ ಅವಳನನ್ನು ಭೇಟಿಯಾಗಲು ಅವರಕ್ಕೆ ಮುಂದುವರಿದಳು. ದೊಡ್ಡಮ್ಮೆ ಕೈಯೆತ್ತಿ ಅಮ್ಮನಿಗೆ ಹೊದಲೇ ಎಚ್ಚರಿಕೆ ನೀಡಿದಳು. “ನನ್ನದುರಿಗೆ ಅಳಿಬಾರದು, ಉಮಿಂಜಾ!” ಅಮ್ಮನ ಬೆನ್ನ ಮೇಲೆ ಸಾಂತ್ಸನದ ಕೈಯಾಡಿಸಿ, ನಿಶ್ಚೇಷ್ಪವಾಗಿ ಬಿದ್ದುಕೊಂಡಿದ್ದ ಬಾಬೂಜಿಯವರ ತಲೆಯ ಬದಿಗೆ ಕುಳಿತಳು. ಎವೆ ಮುಜ್ಜದೆ ಅವರ ಜೀರ್ಣ ಮುಖಿದ ಕಡೆ ನೋಡುತ್ತೆ ಉಳಿದಳು. ನಂತರ ವಿಹ್ವಲ ದೃಷ್ಟಿಯನ್ವೇಶಿ ಅಣ್ಣಾ ಸಾಹೇಬರೊಡನೆ ಮರಾತಿಯಲ್ಲಿ ಹೇಳಿದಳು—“ಯಾವುದೋ ಕ್ಷಾರಂತಿಕಾರಿ ಚಚ್ಚೆಯ ತಯಾರಿಯಲ್ಲಿ ಮಗ್ನಾದ ಹಾಗೆ ದೇವಿ ಕೆಳ್ಳಿ ಮುಜ್ಜಿಕೊಂಡು ಮಲಿಗಿದ್ದಾನೆ.”

“ಕಡಿಮೆ ನಟ ಅಲ್ಲ ನಮ್ಮ ದೇವಿ” ಅಣ್ಣಾ ಸಾಹೇಬರು ಒಣನಗು ನಕ್ಕರು.

ಅತ್ತ ಇತ್ತ ದೃಷ್ಟಿ ಹಾಯಿಸಿದ ದೊಡ್ಡಮ್ಮೆ ಪವಾರನನ್ನು ಮಡುಕಿದಳು.

“ಪವಾರ ಕಾಳಿಸುತ್ತಿಲ್ಲ... ಕೆಳಗಡೆಯೂ ಕಾಳಿಸಲಿಲ್ಲ...”

ದೊಡ್ಡಮ್ಮೆನ ಪ್ರಶ್ನೆಗೆ ಉತ್ತರವನ್ನು ಅಣ್ಣಾ ಸಾಹೇಬರೇ ಹೊಟ್ಟಿರು.

“ಬಂದಿದ್ದರಲ್ಲವಾ ಕಾಣಿಸುವುದು? ಅವನು ನೇರವಾಗಿ ಚಿತಾಗ್ರಹಕ್ಕೆ ಹೋಗುತ್ತಾನೆ. ಒಂದು ಸಣ್ಣ ಪೆಟ್ಟು ಬಿಡ್ಡಿದೆ ಅವನಿಗೆ. ಸಭೆಯನ್ನು ಸಂಚೋಧಿಸಲು ಎದ್ದಾಗ ಯಾರೋ ಒಬ್ಬ ದುಷ್ಪ ಹಿಂದಿನಿಂದ ಕಲ್ಲು ಎಸೆದ. ಅವನ ಗುರಿ ಬಹುಶಃ ನಾನು ಇರಬಹುದಾಗಿತ್ತೇನೋ. ಪೆಟ್ಟ ಅವನಿಗೆ ಬಿತ್ತು ಬಾಂಡೆಜ್‌ ಹಾಕಿಸಲು ತಡವಾಗಿದ್ದರಿಂದ, ನೀವು ಹೋಗಿ ಎಂದು ನನ್ನನನ್ನು ಕಳಿಸಿಕೊಟ್ಟು.”

ಪುರೋಹಿತರು ಏನೋ ಚಿಂತೆಯಲ್ಲಿರುವುದನ್ನು ಕಂಡು ಅಣ್ಣಾಸಾಹೇಬರು ರಿಷ್ಟ್ ವಾಚಿನ ಕಡೆ ದೃಷ್ಟಿ ಹಾಯಿಸಿದರು.

“ವಿಧಿ ವಿಧಾನಗಳನ್ನು ಪ್ರಾರಂಭಿಸಿರಿ ಪುರೋಹಿತರೇ, ಬಹಳ ತಡವಾಡುವುದು ಒಳ್ಳೆಯದಲ್ಲ. ವೇಳೆ ಬಹಳ ಆಗಿದೆ.”

“ಕ್ರಿಯಾ ಕರ್ಮ ಮಾಡುವವರಾರು, ಕರೆಯಿರಿ ಅವರನ್ನು”

ಅಮ್ಮ ಅದುಮುದ ಸ್ತಿಂಗ್ ಹಾಗೆ ಜಿಗಿದೆದ್ದಳು.

“ಮಗನಿದ್ದಾನೆ ಮಗ ಮಾಡುತ್ತಾನೆ... ಪುರೋಹಿತರೆ” ಮುನಿಯಾಳನ್ನು

ಉಳಿ / ಆವಿಗೆ

ಅಂಟಕೊಂಡು ನಿಂತಿದ್ದ ಭುನ್ನೂನನ್ನು ಅಮೃತರೆಡಳು “ಬಾರೋ ಮಗನೆ.”

“ಇಣ್ಣಿ ಇಲ್ಲವಾ?” ಪುರೋಹಿತರು ಪ್ರಶ್ನೆ ಮಾಡುವಾಗಸ್ಯಾಯಂ ಗಲಿಬಿಲಿಗೊಂಡರು.

“ಇದ್ದಿದ್ದರೆ ಅಳೋ ಪ್ರಸಂಗ ಏನಿತ್ತು ಪಂಡಿತರೇ” ಹಣೆಯನ್ನು ಚಚ್ಚಿಕೊಳ್ಳುತ್ತೆ ಅಮೃತನ್ನು ಭಾಗ್ಯವನ್ನು ನಿಂದಿಸಿದಳು. ದೊಡ್ಡಮೃನ ಪಕ್ಷದಲ್ಲಿ ಕುಳಿತಿದ್ದ ಅವಳು ಒಮ್ಮೆಲೇ ಎದ್ದನಿಂತಳು.

“ಕ್ರಿಯಾಕರ್ಮ ನಾನು ಮಾಡುತ್ತೇನೆ ಪುರೋಹಿತರೇ ಮುಖಾಗ್ನಿಯನ್ನೂ ನಾನೇ ಕೊಡುತ್ತೇನೆ. ನಾನು ಪಾಂಡಯವರ ಹಿರಿಯ ಮಗಳು. ಭುನ್ನೂ ಇನ್ನೂ ಮಾಡುಗೆ ಮಾಡುಗನ ಕೈಯಿಂದ ಕ್ರಿಯಾಕರ್ಮ ಮಾಡಿಸುವುದು ಯೋಗ್ಯವಲ್ಲ.”

ಅಮೃತ ಸಿಟ್ಟಿನಿಂದ ಕೆಂಪಾಡಳು.

“ಬುದ್ಧಿ ಭ್ರಷ್ಟವಾಗಿದೆಯೇನೇ ನಿನಗೆ ಬೆತ್ತಲೆಯವರೇ. ಕೂತವಳು ಯಾದ್ವಾತದ್ವಾ ಮಾತನಾಡ ತೊಡಗಿದ್ದೀಯಲ್ಲ. ನಾನೇನು ಬಂಜೆಯಲ್ಲ, ನನ್ನ ಹೊಟ್ಟಿ ಬರಿದಲ್ಲ! ಕುಲದೀಪಕನಾಡ ಮಗನನ್ನು ನಾನು ಹೆಡ್ಡಿದ್ದೇನೆ. ಮಗನನ್ನು ಹೆಡ್ಡಿರೋದು ಯಾವ ದಿವಸಕ್ಕೆ ಅಂದುಕೊಂಡಿದೀಯಾ? ಹೇಳೇ?”

“ನಡೆ ಪುರೋಹಿತರ ಹತ್ತಿರ ಕೂತುಕೋ ಭುನ್ನೂ” ಅಮೃತ ಕಣ್ಣ ಕೆಂಪಗೆ ಮಾಡಿ ಭುನ್ನುವಿಗೆ ಆದೇಶ ಮಾಡಿದಳು. ಶೋಕ-ಸಂತಾಪಗಳೆಲ್ಲ ಎಲ್ಲಿ ಮಾಯವಾದವು ಅಮೃನ ಹೃದಯದಿಂದ?

ಅವಳು ಏಳುತ್ತಿದ್ದ ಭುನ್ನೂವನ್ನು ಹೆಗಲು ಹಿಡಿದು ಕೂರಿಸಿದಳು.

“ಭುನ್ನೂ ಕುಳಿತುಕೊಳ್ಳೋದಿಲ್ಲ, ಹೇಳಿದೆನಲ್ಲವಾ ನಾನು ಕುಳಿತುಕೊಳ್ಳೇನೆ. ಅಪ್ಪಾಜಿ ಬದುಕಿದ್ದರೆ ಬಹುಶಃ ಹೇಳುತ್ತಿದ್ದರು—“ಸತ್ತವೇಲೆ ನಿನೇನೇ ನನ್ನ ಕ್ರಿಯಾಕರ್ಮಗಳನ್ನು ಮಾಡಬೇಕು. ನಿನು ನನ್ನ ಸಮರ್ಥ ಮಗಳು. ಹತ್ತು ಗಂಡುಮಕ್ಕಳ ಸಮಾನ!”

“ಹೇಳಿ ಪುರೋಹಿತರೇ, ನಾನು ಏನು ಮಾಡಬೇಕು?” ಮುಂದುವರಿದ ಅವಳು ಪುರೋಹಿತರನ್ನು ವಿಧಿ ವಿಧಾನಗಳಿಗೆ ಪ್ರಚೋದಿಸಿದಳು.

ದಿಕ್ಕುಕಾಣದ ಪಂಡಿತರಜೀಯವರು ದ್ವಾಂದ್ವದಲ್ಲಿ ಸಿಕ್ಕು, ಏನು ಮಾಡಬೇಕೆಂದು ತಿಳಿಯದೆ ಹೋದರು.

ಪುರೋಹಿತರ ಎದುರಿಗೆ ಕುಳಿತುಕೊಳ್ಳೋದಕ್ಕೆ ಮೊದಲು ಕುಂತಿ ಮಾಂಸಿ ಅವಳ ಹೆಗಲನ್ನು ಹಿಡ್ದು ಶಕ್ತಿಕಾರ ಹಿಂದಕ್ಕೆಳೆದಳು. ಸಮತೋಲ ತಪ್ಪಿದ ಅವಳು ಕೊಲ ಅಂಟಿಯ ಮೇಲೆ ಕುಸಿದಳು.

“ಹುಟ್ಟಿಯಾಗಿದೀಯೇನೇ ಸುಂಬಳ ಸುರಕ್ಷಿ! ಹೆಣ್ಣುಮಕ್ಕಳನ್ನು ಹೆತ್ತಿರೂ, ಗಂಡುಮಕ್ಕಳು ಇಲ್ಲವಾದರೆ, ತಂದೆಯ ಅಣ್ಣನೋ-ತಮ್ಮನೋ ಅವರಿಗೆ ಮುಖಾಗ್ನಿ ಕೊಡ್ಡಾರೆ. ಈವರೆಗೆ ಆಗಿದ್ದು, ಈಗ ಹೇಗೆ ಆಗುವುದು?”

ಆವಿಗೆ / ಇಲ್ಲಿಗೆ

“ಶಾಸ್ತ್ರಸಮೃತ ವಿಧಿವಿಧಾನವೇ ವಿಧಾನ ಅನಿಸಿಕೊಳ್ಳದೆ ಮಗಳೇ” ಪಂಡಿತರು ಹಸ್ತಕ್ಷೇಪದ ಮುದ್ರೆಯಲ್ಲಿ ಮಾತನಾಡಿದರು—“ಭಾವಾವೇಶದ ವಿಷಯವಲ್ಲ ಇದು. ತದ ಆಗುತ್ತಿದೆ. ನಿರ್ವಿಷ್ಟವಾಗಿ ಕಾರ್ಯಪೂರ್ಣಗೊಳ್ಳಲು ಬಿಡು.”

ಲುಂಡೆಗರಹಿತವಾಗಿ ನಿಂತಿದ್ದ ದೊಡ್ಡಮೃನ್ನನ್ನು ಸಂಬೋಧಿಸಿ ಅಮೃ ಅವಳನ್ನು ಹೀಯಾಳಿಸಿದಳು.

“ತಿಳಿ ಹೇಳಿ ಆ ಕುಲಂಕಟಕಳಿಗೆ. ತನ್ನ ತಂದೆಯ ಮಣ್ಣನ್ನು ಯಾಕೆ ಕೆಡಿಸುತ್ತಾಳೆ? ನಾಟಕ-ಬೀಂದಿನಾಟಕದ ಸಮಯವಾ ಇದು?”

ಅಲ್ಲಿ ಇಧ್ಯ ನೆರೆಹೊರೆಯವರ ಮುಖಭಾವದಲ್ಲಿಯೂ ನಮಿತಾಳ ಹಟ ಮಂಗಲಾರದ ಶುತ್ತಾಗಿಯೇ ಭಾಸವಾಗುತ್ತಿತ್ತು.

ಇದ್ದಿಕ್ಕಿದ್ದಂತೆ ಘನ್ನೂ ಅವಳ ಪಕ್ಕದಲ್ಲಿ ಬಂದು ಕುಕ್ಕರಿಸಿದ. ತನ್ನನ್ನು ಹರಿತಾಗಿ ನಡೆಯುತ್ತಿದ್ದ ತಿಕ್ಕಾಟವನ್ನು ತಿಳಿದುಕೊಳ್ಳಲಾರದಪ್ಪು ಮುಗ್ಧನೇನೂ ಅಲ್ಲ ಅವನು.

ಅಪ್ಪರಲ್ಲಿ ದೊಡ್ಡಮೃ ಹಸ್ತಕ್ಷೇಪ ಮಾಡಿದರು.

“ಎಂದೂ ಆಗದೆ ಇರುವುದು ಆಗೋದೇ ಇಲ್ಲ ಎಂದು ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ. ರಾಧಿಯನ್ನು ಮುರಿಯಲೇಬೇಕು. ಮೊದಲು ಬಾಲವಿವಾಹಗಳು ಆಗುತ್ತಿದ್ದವು. ಹುಡುಗಿಯರು ಮನೆಯಲ್ಲಿ ಇರುತ್ತಲೇ ಇರಲಿಲ್ಲ. ಮೇಲಾಗಿ ಅವರನ್ನು ಅನ್ವಯೆಂದು ತಿಳಿಯಲಾಗುತ್ತಿತ್ತು. ದುರುಪಲ್ಲಿ ಎಂದೂ ಭಾವಿಸಲಾಗುತ್ತಿತ್ತು. ಅದರಿಂದಾಗಿ ಸೀಯರಿಗೆ ಮುಖಾಗ್ನಿ ಕೊಡುವ ಹಕ್ಕನ್ನು ವರ್ಚಿಸಿಬಿಟ್ಟರು. ಶಾಸ್ತ್ರಿಗಳು ಬರೆದುಬಿಟ್ಟರು. ದೊಡ್ಡ ದೊಡ್ಡ ಗ್ರಂಥಗಳು ಇದಕ್ಕೆಲ್ಲ ಮುದ್ರೆ ಒಟ್ಟಿದ್ದವು. ಅಲ್ಲ ಪುರೋಹಿತರೇ, ತಮ್ಮನ ಜೊತೆ ಅಕ್ಕ ಕೂಡ ಜೊತೆಗಿರುವುದಕ್ಕೂ ನಿಮ್ಮ ವಿರೋಧ ಇದೆಯಾ? ಇಷ್ಟಾದರೂ ನಡೆದರೇನು ತಪ್ಪಾ?”

ದೊಡ್ಡಮೃನ ಮಾತಿನ ಗುರಿ ಪುರೋಹಿತರು ಮಾತ್ರ ಆಗಿರಲಿಲ್ಲ.

ಪಂಡಿತರು ಸಹಜರಾದರು. ದೊಡ್ಡಮೃನ ಒತ್ತಾಯವನ್ನು ಮನ್ವಿಸಿದರು. ಅವರಿಗೆ ಇದರಲ್ಲಿ ಯಾವ ಅಡಜನೆಯೂ ಕಾಣಲಿಲ್ಲ.

“ಏನೂ ತೊಂದರೆಯಿಲ್ಲ. ಈಗ ಸೃಜನಕ್ಕೆಲ್ಲ ಹೆಂಗಸರೂ ಹೋಗತೊಡಗಿದ್ದಾರಲ್ಲ!”

ಅಲ್ಲಿ ಸೇರಿದ್ದವರ ಮುಖದ ಮೇಲಿನ ಒತ್ತಡ ಸಡಿಲವಾಯಿತು. ಆದರೆ ಅಮೃ ಹಾಗೂ ಕುಂತಿ ಚಿಕ್ಕಮೃನ ಅಸಹಜತೆಯ ಸೆರಗು ಸರಿಯಲೇ ಇಲ್ಲ. ದೊಡ್ಡಮೃನ ಅನಧಿಕಾರ ಹಸ್ತಕ್ಷೇಪ ಅವಳ ಪಾಲಿಗೆ ನುಂಗಲಾರದ ಶುತ್ತಾಯಿತು. ಅವರಿಗೆ ಸಾಧ್ಯವಾಗಿದ್ದರೆ ಈಗಲೂ ಅವಳನ್ನು ಎಳೆದುಕೊಂಡು ಅಡಿಗೆ ಮನೆಗೆ ಒಯ್ದು ಬಾಗಿಲು ಹಾಕಿ ಏಳು ಬೀಗ ಜಡಿದು, ಕ್ರಿಯಾಕರ್ಮದ ವಿಧಿವಿಧಾನಗಳು ಪೂರ್ಣ ಮುಗಿಯುವವರೆಗೆ ಅವಳನ್ನು ಹೊರಗೆ ಬಾರದಂತೆ ತಡೆಯುವ ಎಲ್ಲ ಲಕ್ಷಣಗಳೂ ಅವರ ಮುಖಭಾವ ಆಗಿಕ ಭಾವಗಳಲ್ಲಿ ವ್ಯಕ್ತವಾಗುತ್ತಿದ್ದವು. ಆದರೆ ಅಪ್ಪೊಂದು ಜನರೆದರು ಅಣ್ಣಾ ಸಾಹೇಬರು ಹಾಗೂ ದೊಡ್ಡಮೃ ಅವರನ್ನು ಎದುರು ಹಾಕಿಕೊಂಡು ಇದನ್ನು ಮಾಡುವ ಧ್ಯೇಯವಾಗಲಿಲ್ಲ.

ಕೆಲ್ಲು ಮುಚ್ಚಿತಪ್ಪೇ, ಮುನಿಯಾ ಅವಳನ್ನು ಅಲುಗಾಡಿಸಿದಳು. ಅವಳ ಆಫೀಸಿನಿಂದ ತೈಪರ್ ಬಂದಿದಾನೆ. ಅವಳೊಡನೆ ಮಾತನಾಡಬಯಸಿದ್ದಾನೆ ಎಂದಳು.

ಮುನಿಯಾಳ ಮಾತು ಕೇಳಿ ಅವಳಿಗೆ ವಿಸ್ತೃಯವಾಯಿತು. ನಾಲ್ಕನೆಯ ದಿನದ ನಂತರ, ಅಂದರೆ ನಾಳೆ ಬೆಳಗ್ಗೆ ಅವಳು ಆಫೀಸಿಗೆ ಕೆಲಸಕ್ಕೆ ಬರುತ್ತಾಳೆ ಎಂದು ಮೊನ್ಯೆಯೇ ಅವಳು ಗೌತಮಿಗೆ ಸುದ್ದಿ ಕಳಿಸಿದ್ದಾಳೆ. ಅವಳಿಗಾಗಿ ಈ ತೈಪರನ್ನು ಕಳಿಸುವಂತಹ ಆಕ್ಸಿಕ ಅವಶ್ಯಕತೆ ಏನು ಬಂದಿದೆ ಎಂಬುದು ಅವಳಿಗೆ ಗೊತ್ತಾಗಲಿಲ್ಲ.

ಹೆಗಲ ಮೇಲೆ ಹೊದಿಕೆ ಹಾಕಿಕೊಂಡು ಅವಳು ಮನಸ್ಸಿಲ್ಲದ ಮನಸ್ಸಿನಿಂದ ಭಾಗಿಲಕಡೆ ಮುಂದುವರಿದಳು. ಭಾಗಿಲಲ್ಲಿ ಮೇಡಂ ಅವರ ಹಳೆಯ ತೈಪರ್ ಪಟವರ್ಥನ ನಿಂತಿದ್ದನ್ನು ನೋಡಿ ವಿಸ್ತೃಯವಾಗದಿರಲಿಲ್ಲ.

“ಪಟವರ್ಥನ್ ಭಾಯಿ, ನೀವು?... ಏನು ಬಂದಿದ್ದು?...”

“ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದೇನೆ ಮೇಡಂ”-ಬಹಳ ತುತ್ತಾದ ಕೆಲಸ ಇದೆ, ನಿಮ್ಮನ್ನು ಜೊತೆಯಲ್ಲೇ ಕರೆದುಕೊಂಡು ಬಾ ಎಂದು ಗೌತಮಿ ಮೇಡಂ ಕಳಿಸಿಕೊಟ್ಟಿದ್ದಾರೆ.”

ಬಹಳ ಹೇಚಿನಲ್ಲಿ ಸಿಕ್ಕಬಿದ್ದಿದ್ದಳು. ಗಾಡಿಯನ್ನು ಹಾಗೆಯೇ ಮರಳಿಸುವುದು ಯೋಗ್ಯವಾಗಲಾರದು. ಮೇಡಂ ನಗರದಲ್ಲಿಯೇ ಇದ್ದಾರೆ. ಬಹುಶಃ ಅವರಿಗೇ ಏನೋ ಕೆಲಸವಾಗಬೇಕಾದ್ದು ಇದ್ದರೂ ಇರಬಹುದು.

“ನೀವು ಗಾಡಿಯಲ್ಲಿ ನನ್ನನ್ನು ಕಾಯುತ್ತಿರಿ, ಈಗ ಇದು ನಿಮಿಷದಲ್ಲಿ ಬಂದೆ.”

ಮುಖಿ ತೊಳೆಯಲು ಸಾನ್ವದ ಮನೆಯ ಕಡೆ ಹೋದಲು. ಚಲ್ಲಾಪಿಲ್ಲಿಯಾಗಿದ್ದ ಬೃತ್ತಕ್ಕಿಗೆ ಮೊದಲಿನಂತೆ ಒಂದು ರೂಪ ಕೊಡಲಾಗಿದೆ. ಬಾಬೂಜಿಯವರ ದೀವಾನವನ್ನು ಯಥಾಸ್ಥಾನದಲ್ಲಿ ಹಾಕಲಾಗಿದೆ. ಅವಳು ಮಲಗುತ್ತಲೇ ಮುನಿಯಾ ಮನೆಯನ್ನೆಲ್ಲ ಸಾರಿಸಿ ಸ್ವಜ್ಞಗೊಳಿಸಿರಬೇಕು. ಅಮ್ಮೆ ಮತ್ತು ಕುಂತಿ ಮಾಂಸಿ, ಪುರಸೋತ್ತಿರಲಿ ಇಲ್ಲದಿರಲಿ, ಯಾವಾಗ ನೋಡಿದರೂ ಯಾವುದೋ ಗಾಢ ಆಲೋಚನೆಯಲ್ಲಿ ಮಗ್ಗರಾಗಿರುವುದು ಕಾಣಿಸುತ್ತದೆ.

ಸಂತಾಪ-ಸಮಾಧಾನ ಹೇಳಲು ಬಂದು ಹೋಗುವವರು ನಿರಂತರವಾಗಿದ್ದರೂ, ಅಪ್ಪಾಜಿಯಿಲ್ಲದೆ ಮನೆ ಏನೋ ಬಣಬಣ ಅನ್ನಸ್ವತ್ತಿದೆ. ಅಥವಾ ಅವಳ ಮನಸ್ಸಿನ ಅಗಲುವಿಕೆಯ ನೋವು ಗಾಯಗೂಂಡ ಪಕ್ಕಿಯ ಹಾಗೆ ರೆಕ್ಕೆ ಘಡಘಡಿಸುತ್ತೆ, ಕಾವಿನ ಅಭಾವದಲ್ಲಿ ಗೋಡೆಗಳಿಗೆ ಡಿಕ್ಕಿ ಮೊಡೆಯುತ್ತೆ ತಿರುಗುತ್ತಿದೆಯೋ!

ನಿನ್ನ ಸಂಜೆಯ ಸಂಗತಿ. ಬಾಬೂಜಿ ಮಲಗಿದ್ದ ಹಾಸಿಗೆ ಇದ್ದ ಸ್ವಜ್ಞದಲ್ಲಿ ದೀಪ ಹಚ್ಚಿಟ್ಟಿದ್ದರು. ಅಮ್ಮೆ ಮತ್ತು ಬಿಕ್ಕಮ್ಮೆ ಅವರ ಜೊತೆಗೂಡಿದ ಅಟ್ಟಹಾಸದ ನಗುವಿನಿಂದ ತಲೆ ತಿರುಗಿಮೋಯಿತು. ಬೇಸರದಿಂದ ಅವಳು ಅಮ್ಮನನ್ನು ತರಾಟಿಗೆ ತೆಗೆದುಕೊಂಡಳು.

ನಗಲು ಅಡ್ಡಿಯಿಲ್ಲ. ಆದರೆ ಮುಚ್ಚಿದ ಬಾಗಿಲಿನೊಳಗೇ ಆದರ ಸದ್ಗು ಇರುವ ಹಾಗೆ ಮೆಲ್ಲಗೆ ನಕ್ಕಿರಾಗದೇ? ಅಪ್ಪಾಜಿಯವರ ಮಾನವೀಯತೆಯನ್ನು ನೆನಪು ಮಾಡಿಕೊಂಡು ನೆರೆಹೊರೆಯವರೆಲ್ಲ ಈಗಲೂ ಕಣ್ಣಿ ತೇವ ಮಾಡಿಕೊಳ್ಳತ್ತಾರೆ—ಅವರೆಲ್ಲ ಏನು ಯೋಚಿಸಬಹುದು?

ಪ್ರತಿಕ್ರಿಯೆಯಾಗಿ ಅಮೃತೊಟ್ಟಿಯುರಿಯನ್ನು ಹೊರಹಾಕಿ ಗುರ್ತಿಂದಳು.

“ತಮ್ಮ ಜೀವನ ಜೀವಿಸಿ, ಹೋಗುವವರು ಹೋದರು. ಅವರು ಸತ್ತರೆ ನಾನೂ ಸಾಯಲಿಕ್ಕೆ ನಾನೇನು ಸತಿ ಸಾವಿತ್ತಿ ಅಲ್ಲ. ಕೈಕಾಲು ಗಟ್ಟಿ ಇರ್ಮೋವರೆಗೆ ಸಂತೋಷದಿಂದ ಬದುಕ್ಕೇನೆ. ವುದಿ ಎಲುಬಾಗಳು ಕೈ ಕೋಲು ಹಿಡಿಯುವುದನ್ನು ಅನಿವಾರ್ಯಗೊಳಿಸಿದಾಗ ಕೇರೇನೋ ಬಾವೀನೋ ಹುದುಕಿ ಕೊಳ್ಳೇನೆ. ಬದುಕೋದಕ್ಕೆ ಹೊಟ್ಟರಾ? ಜೀವಸ್ರ್ಫ ನಾಯಿಗಳ ಹಾಗೆ ಈ ಮನೆಯನ್ನು ಕೆಂಬ ಮಾಡಿಹೊಂಡ, ಹಗಲೂ ರಾತ್ರಿ ಮೂತ್ರ ಮಾಡಿರಲಿಲ್ಲವಾ ಯೂನಿಯನ್‌ನವರು. ಓದು ಬರೆಹ ಬರದಿದ್ದರೂ ಹೆಂಗಸಾಗಿರಲಿಲ್ಲವಾ? ನೀನು ನಿನ್ನ ಕೆಲಸ ನೋಡು. ನಾನು ಏಳಿಕ್ಕೆ ಕುಳಿತುಕೊಳ್ಳಲಿಕ್ಕೆ, ನಗಲಿಕ್ಕೆ ಮಾತನಾಡಲಿಕ್ಕೆ ನನಗೆ ಮೂಗುದಾರ ಹಾಕಬೇಕಾದ ಅವಶ್ಯಕತೆಯಿಲ್ಲ.”

ಅವಳು ಕಾತರಭಾವದಿಂದ ಮುನಿಯಾ ಕಡೆ ನೋಡಿದಳು. ಮುನಿಯಾಳ ಕಣ್ಣಿ ನೀರಿನಿಂದ ತುಂಬಿದ್ದವು.

“ಅಮೃನ ಬಾಯಿಗೆ ಯಾಕೆ ಬಿಳ್ಳೀಯಾ ಅಕ್ಕಾ? ನಿನ್ನನ್ನು ಕಂಡರೆ ಅಮೃನಿಗೆ ಆಗೋದಿಲ್ಲ, ನಿನ್ನ ಎದುರಿಗೂ ಅಷ್ಟೇ, ಹಿಂದುಗಡೆಯಿಂದಲೂ ಅಷ್ಟೇ. ಅಪ್ಪಾಜಿಯ ಹಿಂದುಗಡೆಯ ಮಾತಲ್ಲಿ ಇದು. ಕುಂತಿ ಬಿಕ್ಕಮೃನ ಬಳಿ ಅಮೃ ತನ್ನ ದುಃಖವನ್ನು ಶೋಡಿಕೊಳ್ಳುತ್ತಿದ್ದಳು. “ನಮಿ ದೊಡ್ಡವಳಾಗಿದ್ದೇ ಆಗಿದ್ದು, ಅವಳ ತಂದೆಯವರ ಸಲಹೆ ಸೂಚನೆಗಳಿಗೂ ಬೆಂಕಿ ಬಿದ್ದೋಯ್ತು. ಅಪ್ಪ—ಮಗಳು ಸೇರಿ ನನ್ನನ್ನು ಮೂರ್ಖಿಣಿ ಮಾಡಬಿಟ್ಟರು. ಕೈಯ ಕಿರುಬೆರಳಿನ ಹಾಗೆ ಮುನಿಯಾ ಕೂಡ ಅವಳ ಬಳಗ್ಗೆ ಆಗಿಬಿಟ್ಟಿದ್ದಾರೆ. ಘನ್ನೂ ಒಬ್ಬ ಉಳಕೊಂಡಿದಾನೆ. ನನ್ನ ವೃದ್ಧಾಪ್ಯದ ಉಂರುಗೋಲಾಗಿ, ಕುಂತಿ! ಅದೇ ಕೋಲಿಗೆ ತುಪ್ಪ—ಎಣ್ಣೆ ಹಾಕಿ ಪ್ರೋಷಿಸಬೇಕಾಗಿದೆ...”

“ಅಕ್ಕಾ...”

ಸುರಿಯಲು ವ್ಯಾಕುಲವಾಗಿದ್ದ ಕಣ್ಣಿರು ಹತ್ತಿಯ ಉಂಡೆಯಂತಹ ಕಂಠದಲ್ಲಿ ಇಂಗಿಹೋಯಿತು.

“ಉಂಹುಂ”

“ಸಂಜಯಜಿ ಹೇಗಿದಾರೆ, ಅಕ್ಕಾ!”

ಮುನಿಯಾಳ ಅಭಿಪ್ರಾಯವನ್ನು ಗ್ರಹಿಸಲು ಸಾಧ್ಯವಾಗದ ಅವಳು ಏನೂ ತಿಳಿಯದವಳಿಂತೆ ಅವಳನ್ನು ನೋಡಿದಳು.

“ಆಗಾಗೆ ನೀನು ಅವರ ಚಚೆ ಮಾಡ್ತೀಯಲ್ಲ!”

ಉಲ್ಲಾ / ಆವಿಗೆ

“ಒಳ್ಳೆಯವರು” ಕಣ್ಣೀರು ಒರೆಸಿಕೊಂಡಳು ಅವಳು.

“ಚನ್ನಾಗಿದ್ದರೆ ನೀವು ಅವರನ್ನು ಯಾಕೆ ಮದುವೆ ಮಾಡಿಕೊಳ್ಳಬಾರದು. ಅಕ್ಕಾ?”

ರೆಂಬೆಯಂತೆ ತೂಗಾಡುತ್ತಿದ್ದ ಅವಳ ಕೈಯ ಹಿಡಿತ ಅಕ್ಕಾತ್ಮಕಿ ಸಡಿಲವಾಯಿತು. ಮುನಿಯಾ ಇದೆಂಥ ವಿಚಿತ್ರ ಪ್ರಶ್ನೆ ಕೇಳುತ್ತಿದ್ದಾಳೆ. ಯಾಕೆ ಅವಳನ್ನು ಹೀಗೆ ಕೇಳುತ್ತಿದ್ದಾಳೆ ಅಮೃತ ಆಕ್ರಮಣಕಾರಿ ವ್ಯವಹಾರದಿಂದ ಗಾಬರಿಯಾಗಿದೆಯೇ? ಅಥವಾ ಅವಳನ್ನು ಪರೀಕ್ಷೆ ಮಾಡುವ ಉದ್ದೇಶದಿಂದಲೇ! ಅಮೃತ ವ್ಯವಹಾರ ಅನನಪೇಕ್ಷಿತವೇನೂ ಅಲ್ಲ. ಈ ಬಗೆಯ ಆತಂಕದ ಮದ್ದೆಯೇ ಬದುಕುವುದು ಅಭ್ಯಾಸವಾಗಿಬಿಟ್ಟಿದೆ. ಅಂದಮೇಲೇ? ಬಹುಶಃ ಮುನಿಯಾ ಅವಳಿಗಾಗಿ ಈ ವಾತಾವರಣದಿಂದ ಮುಕ್ತಿಯ ದಾರಿಯನ್ನು ಹುಡುಕುತ್ತಿದ್ದಾಳೆ. ಅವಳ ಮುಗ್ಡ ಮನಸ್ಸಿನಲ್ಲಿ ಅರಿವಿಲ್ಲದಂತೆಯೇ ಈ ಪರ್ಯಾಯ ನೋಚರಿಸಿರುವುದು.

“ಇದು ಕೇವಲ ನನ್ನ ನಿಜಾಯ ಹೇಗಾಗಲು ಸಾಧ್ಯ... ಮತ್ತೆ...” ಮಾತನಾಡುತ್ತ ಅವಳು ಸಂಕೋಚದಿಂದ ತುಂಬಿಹೋದಳು.

“ಮತ್ತೆ ಅಂದರೆ...?” ಮುನಿಯಾ ಮಾತು ಮುಂದುವರಿಸಿದಳು.

“ಅವರಿಗೆ ಮದುವೆಯಾಗಿದೆ?”

“ಈ... ಹಾಗಾದರೆ...” ಮುನಿಯಾಳ ಮುವಿ ತಟ್ಟನೆ ಮಂಕಾಗಿ ಹತಾಶೆ ಅವರಿಸಿತು.

ಪ್ರಯತ್ನಮಾಡಿ ಹೊರಬಂದು ಅವಳು ಮುನಿಯಾಳ ಗಲ್ಲದ ಮೇಲೆ ಮೆಲುವಾಗಿ ತಟ್ಟಿದಳು.

“ಘೂ, ಯಾಕೆ ಬೇಸರ ಮಾಡಿಕೊಳ್ಳೇಯಾ? ನಾನು ಅವರಿಗಿಂತ ಒಳ್ಳೆಯ ಬಾವನನ್ನು ಹುಡುಕುತ್ತೇನೆ.”

“ಪಂಡಿತ ವಿನಯಚಂದ್ರ ದುಬಿ ಅವರನ್ನು ನೀನು ಯಾಕೆ ಮದುವೆಯಾಗಬಾರದು? ಮುನಿಯಾ ದಿಟ್ಟವಾಗಿ ಕೇಳಿದಳು.

ದಿಟ್ಟತನವನ್ನು ಅವಳು ಸಹజವಾಗಿಯೇ ಸ್ವೀಕರಿಸಿದಳು.

“ಅವನನ್ನು ನಿನಗಾಗಿ ಬಿಟ್ಟುಬಿಡುತ್ತೇನೆ. ಫಿಟರನಿಂದ ಸೂಪರ್‌ವೈಜರ್ ಆದರೆ ಕೆಡಕೇನಲ್ಲ.”

ಇಬ್ಬರೂ ಸೋದರಿಯರು ಸಣ್ಣಾಗಿ ನಕ್ಕುರು. ಮನಸ್ಸು ಹಗುರವಾಯಿತು. ಮುನಿಯಾಳಿಗೆ ಅವಳ ಬಗೆ ಎಷ್ಟೂಂದು ಚಿಂತೆ!

“ಬನ್ನಿ ಮೇಡಂ” ಅವಳನ್ನು ನೋಡುತ್ತಲೇ ತಟ್ಟನೇ ತಿರುಗಿ ಪಟವರ್ಧನ ಗಾಡಿಯ ಬಾಗಿಲು ತರೆದ. “ನಿಮ್ಮ ಆರೋಗ್ಯ ಯಾಕೋ ಚನ್ನಾಗಿದ್ದ ಹಾಗೆ ಕಾಷೋದಿಲ್ಲ...”

ಸೀಟಿನ ಮೇಲೆ ಕುಳಿತುಕೊಳ್ಳುತ್ತ ಅವಳು ಆದ್ರ್ಯವಾದ ಉಸಿರು ಬಿಟ್ಟಳು.

“ಅಪ್ಪಾಡಿ ತೀರಿಕೊಂಡರು... ನೀವು ಕೇಳಿರಬಹುದು...”

“ಕೇಳಿದೆ, ತುಂಬ ದುಃಖವಾಯಿತು ಮೇಡಂ! ನೀವೇ ಮನೆಯಲ್ಲಿ ಹಿರಿಯರೇನು?”
“ಹೋದು, ತಮ್ಮ-ತಂಗಿ ಇದಾರೆ.”

ಪಟವರ್ಥನ ಮುಂದೆ ಏನೂ ಪ್ರಶ್ನೆ ಮಾಡಲಿಲ್ಲ. ಗಾಡಿಯ ಹಿಂದಿನ ಸೀಟಿನಲ್ಲಿ ಬೆನ್ನು ಆನಿಸಿ ಸಡಿಲವಾಗಿ ಕೂತು ಕೆಳ್ಳು ಮುಜ್ಜಿಕೊಂಡಳ್ಳು. ದಣಿವಿನಿಂದ ಕಾಲುಗಳ ಸ್ವಾಯುಗಳು ಸೆಳೆಯುತ್ತಿದ್ದಂತಿದ್ದವು. ಆರಾಮ ಮಾಡಲಿಕ್ಕೆ ಇನ್ನಷ್ಟು ಸಮಯ ಸಿಕ್ಕಿದ್ದರೆ ಬಹುಶಃ ದೇಹ ಹಗುರವಾಗುತ್ತಿತ್ತು. ಹಾಗೆ ಮಧ್ಯಾಹ್ನ ಮಲಗುವ ಅಭ್ಯಾಸವೇನೂ ಇರಲಿಲ್ಲ ಅವಳಿಗೆ ಭಾನುವಾರ ರಚಾ ಇದ್ದರೂ ಮಲಗುತ್ತಿರಲಿಲ್ಲ.

ವೈದಿಕ ರೀತಿಯಿಂದ ಶ್ರಾಧ್ಯ ಕರ್ಮಗಳನ್ನು ಮಾಡುತ್ತ ಹೋದರೆ ಬಹಳ ವಿಚು ಬರುತ್ತದೆ. ಮೂರನೆಯದಿನ ಶ್ರಾಧ್ಯಕರ್ಮದ ಮೋದಲ ಹಿಂಡದಾನ ಆಗುತ್ತದೆ. ಆಯ್ದ ಸಮಾಜದ ರೀತಿಯಲ್ಲಿ ನಾಲ್ಕನೆಯದಿನ ಹವನ ಮಾಡಿ ಮುಗಿಸಿ ಬಿಡೋದು. ಸೂತಕವೂ ಮುಗಿಯುತ್ತದೆ. ಕೆಲಸ-ಕಾರ್ಯಗಳೂ ಮುಂದುವರಿಯುತ್ತವೆ -ಇದು ಕುಂತಿ ಮಾಂಸಿಯ ಸಲಹೆಯಾಗಿತ್ತು.

ಜೀವನದಲ್ಲಿ ಮೋದಲಬಾರಿಗೆ ಕುಂತಿ ಮಾಂಸಿಯ ವ್ಯಾವಹಾರಿಕ ಸಲಹೆ ಅವಳಿಗೆ ಹಿಡಿಸಿತು. ಎಲ್ಲಕ್ಕಿಂತ ಹೆಚ್ಚಿನ ತೊಂದರೆ ಮನಿಯಾ ಮತ್ತು ಘನ್ಯು ಅವರ ಒಂದನಾಗಿತ್ತು. ಈ ಎಲ್ಲ ಕೆಲಸಕಾರ್ಯಗಳ ನಡುವೆಯೇ ಮನಿಯಾ ಹೇಗೋ ಸಮಯ ಬಿಡುವು ಮಾಡಿಕೊಂಡು ತನ್ನ ಮತ್ತು ಘನ್ಯುವಿನ ಹೋಂವಕ್ಕನ್ನು ಸಹಪಾರಿಗಳಿಂದ ಬರುದುಕೊಂಡು ಬರುತ್ತಿದ್ದಳು. ಆದರೂ ಕೆಲವು ದಿನಗಳ ಅನುಪಸ್ಥಿತಿಯಿಂದಾಗಿ ತರಗತಿಯಲ್ಲಿ ಹೊಸ ಪಾರ ಪ್ರಾರಂಭವಾಗಿ ಹಿಂದೆ ಬೀಳುವ ಪ್ರಸಂಗ ಬರುತ್ತಿತ್ತು. ಘನ್ಯುವಿಗೆ ಮತ್ತೂ ಕಷ್ಟ ಯಾಕೆಂದರೆ ಘನ್ಯು ಶಾಲೆಗೆ ಹೋಗಲು ಉತ್ಸಾಹ ತೋರುತ್ತಿದ್ದ, ಆದರೆ ಒಂದನ ವಿಷಯವಾಗಿ ಅಷ್ಟೇ ಬೇಜವಾಬ್ದಾರಿ. ಅವರಿಗೆ ಶಾಲೆಯೊಂದರೆ ಉಡಾಳ ಮಹಡಗರ ಮಿತ್ರ ಮಂಡಳಿಯ ಪರ್ಯಾಯವಾಗಿತ್ತು.

ಬೆಳಗಿನ ಒಂಬತ್ತೂವರೆಗೆ ನಾಲ್ಕನೆಯ ದಿನದ ಹವನ ಪ್ರಾರಂಭವಾಯಿತು.

ಅಣ್ಣಾ ಸಾಹೇಬರು ದೊಡ್ಡಮ್ಮನೇರಂದಿಗೆ ಹವನದ ಮುಕ್ಕಾಯಿದ ವೇಳೆಗೆ ಬಂದರು. ಇದು ನಿಮಿಷಕ್ಕಿಂತ ಹೆಚ್ಚಿಗೆ ಕುಳಿತುಕೊಳ್ಳಲಿಲ್ಲ. ಶ್ರಿಪಾರಿ, ಶಿಂದೆ, ಪಾಟೀಲ ಅಂಕಲ್ ಕೂಡ ಅವರೊಂದಿಗೇ ‘ಕಾರ್ಮಿಕರ ಯೂನಿಯನ್’ ಆಫೀಸಿಗೆ ಹೋದರು. ಪವಾರನಿಗೆ ಬರಲಾಗಲಿಲ್ಲ. ಶ್ರಿಪಾರಿ ಅಂಕಲ್ ಹೊರಡುವುದಕ್ಕೆ ಮುಂಚೆ ಒಂದು ದುಃಖದ ಸುದ್ದಿ ತಿಳಿಸಿದರು-ಮನಸ್ಸನ್ನು ಕೆಡಿಸಿಕೊಳ್ಳಬಾರದೆಂಬ ಪರತ್ತಿನ ಮೇರೆಗೆ. ಫಾಟಕೋಪರ್ ಪೋಲೀಸರ ಹವಾಲೆಯಲ್ಲಿದ್ದ ಕರಪೂ ದುಸಾಧ ಇಂದು ಬೆಳಿಗೆ ನಸುಕಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಹೇಗೆ ಮಾಡಿಕೊಂಡ, ವಿವರಣೆ ಇನ್ನೂ ದೊರಕಲಿಲ್ಲ. ಹರಕು ಮುರುಕು ಹಿಂದಿಯಲ್ಲಿ ಆತ್ಮಹತ್ಯೆಯ ಕಾರಣವನ್ನು ಅವಶ್ಯ ಬರೆದು ಅಂಗಿಯ ಜೇಬಿನಲ್ಲಿ ಇಟ್ಟುಹೊಂಡಿದ್ದ. ಏನು ಬರೆದಿದಾನೆ ಅಂದರೆ-

೪೫೦ / ಆವಿಗೆ

ಆತ್ಮಹತ್ಯೆಯನ್ನು ತಾನು ತನ್ನ ಮರ್ಚಿಯಂತೆ ಮಾಡಿಕೊಳ್ಳಿದೇನೆ. ಅನೀಸಾ ಕ್ಷುರಹತ್ಯೆಯ ಪಶ್ಚಾತ್ತಾಪದ ರೂಪದಲ್ಲಿ. ಅನೀಸಾಳೊಂದಿಗೆ ಅವನಿಗೆ ಗಾಡ ಸಂಬಂಧಿತ್ತು. ಕೆಲ ದಿನಗಳ ಹಿಂದೆ ಅಕಸ್ಮಾತ್ತಾಗಿ ಅನೀಸಾ ಅವನ ಸಂಬಂಧ ಕಡಿಮೆಕೊಂಡು ಮುಖ ತಿರುಗಿಸಿಕೊಂಡಳಣು. ಅನೀಸಾ ಮನು ಬಲಿಸಲು ಅವನು ಬಹಳ ಪ್ರಯತ್ನ ಮಾಡಿದ. ಅವಳು ಒಪ್ಪಲಿಲ್ಲ. ಸೇರಿನ ಭಾವನೆಯಿಂದ ಅವನು ಸಂದರ್ಭ ಸಾಧಿಸಿ ಅನೀಸಾಳನ್ನು ನಿರ್ಮಾಣಮಂತೆಯಿಂದ ತುಳಿದು ಕುತ್ತಿಗೆ ತಿರುಚಿಬಿಟ್ಟಿ. ಅವಳ ಹೊಟ್ಟೆಯಲ್ಲಿದ್ದ ಮನು ಅವನದೇ ಆಗಿತ್ತು. ಅನೀಸಾ ಸತ್ಯವನ್ನು ಅವನ ಬಳಿ ಒಪ್ಪಿಕೊಂಡಿದ್ದಳು.

ಪೋಲೀಸ್ ಕ್ರಮದ ಹೋರತಾಗಿ, ಕಿರಪೂ ದುಸಾಧನ ಶವವನ್ನು ಬಹುಶಃ ಪೋಲ್ಸ್ ವಾಟ್‌ಎಂಗೆ ಕಳಿಸಿಕೊಟ್ಟಿರಬಹುದು. ಅಣ್ಣಾಸಾಹೇಬರು ತುಂಬಾ ಉದ್ದಿಗ್ನಿರಾಗಿದ್ದರೆ. ದೊಡ್ಡಮ್ಮೆ ನಾಲ್ಕನೆಯ ದಿವಸಕ್ಕೆ ಬರುವುದು ಬೇಡ ಅಂದಿದ್ದರು. ಮನೆಯಲ್ಲಿ ಮುದುಕಿ ಅಕ್ಷನಿಗೆ ಆರೋಗ್ಯ ಚನ್ನಾಗಿಲ್ಲ. ಆದರೆ ಅಣ್ಣಾ ಸಾಹೇಬರ ಮಾನಸಿಕ ಅಸ್ವಸ್ಥತೆಯಿಂದಾಗಿ ಆಕೆ ಬರಲೇಬೇಕಾದ ಅನಿವಾರ್ಯತೆ ಉಂಟಾಯಿತು.

“ಅಣ್ಣಾ ಸಾಹೇಬರ ಉದ್ದಿಗ್ನಿಗೆ ಏನು ಕಾರಣ? ಅನೀಸಾಳ ಹತ್ಯೆಯ ದೋಷಿ ತಾನೇ ಎಂದು ಸ್ವಯಂ ಕಿರಪೂವೇ ಒಪ್ಪಿಕೊಂಡಮೇಲೆ!”

“ಅಣ್ಣಾ ಸಾಹೇಬರ ಸಂಶಯ ಏನು ಅಂತಂದರೆ, ಹೆಚ್ಚೆಟಿನ ಕಿರಪೂ ದುಸಾಧ ಬಹಳ ಕಷ್ಟದಿಂದ ಸಹಿ ಮಾತ್ರ ಮಾಡಬಲ್ಲವನಾಗಿದ್ದ. ಅಷ್ಟುದ್ದ ಪತ್ರ ಹ್ಯಾಗೆ ಬರೆದ?”

“ಬಹುಶಃ ಅಣ್ಣಾ ಸಾಹೇಬರ ತಿಳಿವಳಿಕೆ ತುಂಬ ಹಳೆಯದಾಗಿರಬಹುದು”
ಅವಳು ತರ್ಕ ಮಾಡಿದಳು.

“ಅಧಾರವಿಲ್ಲದೆ ಅಣ್ಣಾಸಾಹೇಬರು ಮಾತನಾಡುವುದೇ ಇಲ್ಲ.”

ಅದನ್ನು ಕೇಳುತ್ತಲೇ ಅವಳ ತಲೆ ಸುತ್ತುತ್ತಿದ್ದಂತೆ ಭಾಸವಾಯಿತು. ತಲೆಗೆ ಚಕ್ಕಬಂದಂತಾಯಿತು.

ಹಾಸಿಗೆಯ ಮೇಲೆ ಮಲಗಿದರೂ ತಲೆಯಲ್ಲಿನ ಜೊಂಯ್ ಜೊಂಯ್ ಕಡಿಮೆಯಾಗಲಿಲ್ಲ.

...ಕಿರಪೂ ದುಸಾಧ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಅವನ ಹತ್ಯೆಯಾಯಿತೇ? ಅಣ್ಣಾ ಸಾಹೇಬರ ಸಂಶಯ ನಿರಾಧಾರವಾಗಿಲ್ಲದೇ ಇದ್ದರೂ ಇರಬಹುದು. ನಿಜ ಏನೆಂಬುದು ಯಾರಿಗೆ ಗೊತ್ತು? ಕಿರಪೂ ದುಸಾಧನ ನೆವದಲ್ಲಿ ಎಂಥ ರಾಜಕೀಯ ರಣತಂತ್ರಗಳು ನಡೆದಿವೆಯೆಂಬುದನ್ನು ಪವಾರ ಪೋನಿನಲ್ಲಿ ಅವಳಿಗೆ ತಿಳಿಸಿದ್ದ. ಹಾಗೆಂದು ಈ ಪ್ರಕರಣದಲ್ಲಿ ಸೇನೆಯ ಪಾತ್ರ ಇರುವ ಸಂಭವ ಕಡಿಮೆಯೆಂದೇ ಅನಿಸುತ್ತದೆ. ಕಿರಪೂ ದುಸಾಧ ಜೀವಂತವಿದ್ದರೆ, ಕಾರ್ಮಿಕರ ಯೂನಿಯನ್ ಬೆಂಬಲಿತ ಕಾಂಗ್ರೆಸ್ ಕ್ಯಾಂಡಿಡೇಟ್ ಏಮಲಾ ಬೆನ್ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಹಾಗೂ ಅವರಿಗೆ ತಮ್ಮ ಹುರಿಯಾಳು ಅನಿಲ ಭೇಡಗೆ ಮತಗಳನ್ನು ಭದ್ರ ಪಡಿಸಿಕೊಳ್ಳಲು ಇದು

ಸಹಾಯಕವಾದೀತು. ಯೂನಿಯನ್‌ನ ಕತ್ತಿಯಿಂದಲೇ ಯೂನಿಯನ್‌ನ ತಲೆ ಹಾರಿಸುವ ಕಾಟ ನೀತಿಯನ್ನು ಅನುಸರಿಸಿದ ಗೋಪೀನಾಥನಿಗೆ ತನ್ನ ಉದ್ದೇಶದಲ್ಲಿ ಸಫಲತೆಯಾಗಿ ಸಿಕ್ಕಿದಂತಾಯಿತು. ಆದರೆ ಆ ಕಾಲದಲ್ಲಿ ಕಿರಿಪೂ ದುಸಾಧ ಆಶ್ಚರ್ಯದಲ್ಲಿ ಮಾಡಿಕೊಂಡದ್ದು ಅವನು ಹಾಡಿದ್ದ ಅಟವನ್ನು ಬುಡಮೇಲು ಮಾಡಿತ್ತು. ಅಪರಾಧದ ಸ್ವಿಕಾರ ಹಾಗೂ ಪಶ್ಚಾತ್ತಾಪದ ಸ್ವರೂಪವಾಗಿ ಆಶ್ಚರ್ಯದಲ್ಲಿ ಅಶ್ಚರ್ಯದಲ್ಲಿ ಅಟ ಮುಗಿಯಿತು. ಜೊತೆಗೆ ‘ಎಚ್ಚರಾಗಿರಿ’ ವೇಶ್ಯಾ ಸಂಘಟನೆಯ ಸದಸ್ಯರ ಆಕ್ಷೇತದಿಂದಲೂ ಮುಕ್ತಿ! ವಿಮಲಾಚೆನ್‌ಗೆ ದಾರಿ ಸುಗಮ! ‘ಎಚ್ಚರಾಗಿರಿ’ ಸಂಘಟನೆಯ ಸದಸ್ಯರು ಅನೀಸಾಳ ಕೊಲೆಗಾರನಿಗೆ ತಕ್ಕಿಳ್ಳಿಕೆಯಾಗಬೇಕೆಂದು ಒತ್ತಾಯಿಸಿದ್ದರು. ಕೊಲೆಗಾರನಿಗೆ ತನ್ನ ಅಪರಾಧ ಒಪ್ಪಿಕೊಂಡು ತನಗೇ ಶಿಕ್ಕಿಯನ್ನು ತಾನೇ ಮಾಡಿಕೊಂಡ. ವಿಮಲಾಚೆನ್ ‘ಎಚ್ಚರಾಗಿರಿ’ ಸದಸ್ಯರಿಗೆ ಮಾತು ಕೊಟ್ಟಿದ್ದರು—ಅನೀಸಾಳ ಕೊಲೆಗಡುಕನಿಗೆ ಮರಣದಂದೆಯ ಶಿಕ್ಕೆ ಕೊಡಿಸದ ಹೊರತು ತಾನು ನಿತ್ಯಿಂತಳಾಗುವುದಿಲ್ಲ ಎಂದು. ಹೆಚ್ಚೆ ಬದಲಿಸಿ ತನ್ನ ಗೌರವ ಮುಂದುವರಿಸಿಕೊಂಡು ಹೋಗಲು ಅವರು ಜನರಲ್ಲಿ ಭೂಪು ಮಟ್ಟಿನಲ್ಲು ಕುಚೆಷ್ಟೆ ಮಾಡಲಾಗಿದೆ ಎಂದೂ ಹೇಳಬಹುದು. ಇದು ವಿರೋಧಿ ಪಾಟಿಯವರು ಮಾಡಿದ್ದು. ಆದರೆ ‘ಟ್ರೈಡ್ ಯೂನಿಯನ್’ನ ನೈತಿಕತೆಯನ್ನು ಆಕ್ಷೇಪಿಸುವುದೆಂದರೆ ಸೂರ್ಯನಿಗೆ ದೀವಿಗೆ ತೋರಿದ ಹಾಗೆ. ನಿಜ ಏನೆಂದರೆ, ಕಾಮೀಕ ಕಿರಿಪೂ ದುಸಾಧ ಜೀವಿತನಾಗಿ ಉಳಿದರೆ ಅವನು ‘ಟ್ರೈಡ್ ಯೂನಿಯನ್’ ಸದಸ್ಯನೆಂದು ಎಂದೂ ಕ್ಷಮೆ ನೀಡುತ್ತಿರಲಿಲ್ಲ. ಮನನೆಯಲ್ಲಿ ಅನಾಚಾರಿಗೆ ಆಶ್ರಯ ಕೊಡುವುದೆಂದರೆ ಸ್ವಯಂ ಅನಾಚಾರಿಯಾಗುವುದಕ್ಕಿಂತ ಕಡಿಮೆಯದಲ್ಲ. ನಮ್ಮ ಕಾಮೀಕ ಬಂಧುಗಳು ತಮ್ಮ ಮನೆಯ ಕಸ-ಕ್ರಿಮಿಗಳನ್ನು ಗುಡಿಸಿಹಾಕಲುಬಲ್ಲರು. ಅದಕ್ಕಾಗಿ ಅವರು ಬೇಕಾದರೆ ತಮ್ಮದೇ ಸಹಕರಿಯ ಬಲಿಕೊಡಲೂ ಸಿದ್ಧವಾದಾರು.

ಪರಾರ ಸಹ ಕೆಲಸದಲ್ಲಿ ಮಗ್ನಾರಿಯವುದರಿಂದ ಅವನನ್ನು ಭೇಟಿಯಾಗಲಾಗಲಿಲ್ಲ. ಗೋಪೀನಾಥ ಪ್ರಸಂಗವನ್ನು ಅವಲೇ ಉಲ್ಲಾಸ ಮಾಡಬೇಕಾಗಿತ್ತಲ್ಲ! ಎಲ್ಲಾದರೂ...

ಹರಾತ್ತಾಗಿ ಅವಳು ತೂಟಿ ಕಚ್ಚಿಕೊಂಡಜ್ಞ.

ಹಲ್ಲುಗಳ ಸಾಲು ಕೆಳಗಿನ ತುಟ್ಟಿಯಲ್ಲಿ ಇಳಿಯತೋಡಗಿದೆ... ಇಳಿಯ ತೋಡಗಿದೆ... ಅನಿಸಿತು.

ಅಂತ್ಯಶ್ರೀಯೆಯ ಎರಡನೆಯ ದಿನ ಬೇಳಿಗೆ ಪವಾರ ಶೇವಾಡೆಯೊಂದಿಗೆ ಚಿತಾಗಾರಕ್ಕೆ ಹೋಗಿ ಬಾಬೂಜಿಯವರ ಅಷ್ಟಿಯನ್ನು ಆರಿಸಲು ಹೋದ. ಅಷ್ಟಿ ಆರಿಸಿ ಶೇವಾಡೆಯೊಂದಿಗೆ ಅವಳ ಮನೆಗೆ ಬಂದ. ಅದೇ ಜೀಪೋನಲ್ಲಿ ಟ್ರೈಡ್ ಯೂನಿಯನ್ ಆಫೀಸಿನಲ್ಲಿ ಇಳಿದ. ಶಿಂದೆ ಅಂಕಲ್ ಅವಳಿಗೆ ಬಹಳ ಹೇಳಿದಳು. ಶೇವಾಡೆಯ ಜೊತೆ ಬೇರೆ ಯಾರಾದರೂ ಅಷ್ಟಿ ಆರಿಸಲು ಹೋಗುತ್ತಾರೆ. ಅವಳು ಅನವಶ್ಯಕ ಕಷ್ಟಪಡುತ್ತಾಳೆ. ಆರೋಗ್ಯ ಕೆಡುತ್ತದೆ. ಆದರೆ ಪವಾರ ಯಾರ ಮಾತನ್ನೂ ಕೇಳಲಿಲ್ಲ. ಕಲ್ಲಾಣದಿಂದ

ಉಖಿ / ಆವಿಗೆ

ಮೊದಲನೆ ಲೋಕಲ್ ಹಿಡಿದು ಅವಳಿಗೆ ಶಹರಕ್ಕೆ ಬರಬೇಕಾಯಿತು. ಯಾಕೆಂದರೆ ಕಾರ್ಯಕ್ರಮದ ಪ್ರಕಾರ ಅದೇ ಬೇಗೀಗೆ ಶೇವಾಡೆಯು ಅಷ್ಟಿ ವಿಸರ್ವನೆಗಾಗಿ ನಾಸಿಕ್‌ಗೆ ಹೋಗಬೇಕಾಗಿತ್ತು. ಬಾಬುಜಾಯವರಿಗೆ ನಾಸಿಕವೆಂದರೆ ವಿಶೇಷ ಮೋಹ! ವಿಮಲಾಬೆನ್ ಸೌಕರ್ಯಕ್ಕಾಗಿ ಯಾವುದೋ ಬೇಳೆ ವ್ಯಾಪಾರಿ ಮಿಶ್ರನ ಜೀವನ್ನು ದೀಸಲ್ ಹಾಕಿಸಿ ಕೆಳಿಸಿದ್ದಳ್ಳು.

ನಮಿತಾಳ ಹಟ-ಅಷ್ಟಿ ವಿಸರ್ವನ ಹಿಂಡಪ್ರದಾನಕ್ಕಾಗಿ ತಾನೇ ನಾಸಿಕ್‌ಗೆ ಹೋಗಬೇಕು. ಜೀವೋನಲ್ಲಿ ಅವಳ ಸಂಗಡ ಶೇವಾಡೆ ಹೋಗುತ್ತಾನೆ. ನಾಸಿಕದಲ್ಲಿ ಶೇವಾಡೆ ಸ್ವಂತ ಮನೆಯಿದೆ. ಅಪ್ಪ-ಅಮ್ಮೆ ಇಬ್ಬರು ತಂಗಿಯರು ಇದ್ದಾರೆ. ಕಾರ್ಯಕ್ರಮದ ಪೂರ್ವ ಸೂಚನೆಯನ್ನು ಶೇವಾಡೆ ಪ್ರೋನ್‌ಮೂಲಕ ಮನೆಗೆ ತಿಳಿಸಿಯಾಗಿತ್ತು. ನಸುಕಿಗೆ ಜೀವೋನಲ್ಲಿ ಹೊರಟು ಹನ್ನೊಂದು ಹನ್ನೊಂದುವರೆಗೆ ನಾಸಿಕ್ ತಲುಪ್ರತ್ಯಾಳೆ. ಹಿಂಡದಾನಕ್ಕಾಗಿ ಮೊದಲೇ ಬ್ರಾಹ್ಮಣರಿಗೆ ಹೇಳಿಯಾಗಿದೆ. ಹನ್ನರಡು ಬ್ರಾಹ್ಮಣರಿಗೆ ಉಂಟ ಇತ್ಯಾದಿಗಳ ವ್ಯವಸ್ಥೆ. ಮಧ್ಯಾಹ್ನ ಪುನಃ ಮರಳಿ ಮುಂಬಯಿಗೆ.

ಮನೋಹಾರಿಯಾದ ಗೋದಾವರಿ ಘಾಟಕ್ ಸಮೀಪದಲ್ಲಿ ಶೇವಾಡೆ ಮನೆ ಇತ್ತು. ಎರಡು ಕೋಕೆಗಳ ವಿಶಾಲ ವರಾಂಡದ ಮನೆ.

ಸೌಲಭ್ಯದ ಕಾರಣದಿಂದಲೇ ಶೇವಾಡೆಯ ಮನೆಯನ್ನು ಪವಾರನು ಆಯ್ದು ಮಾಡಿರಬಹುದು, ಯಾಕೆಂದರೆ ಇದರಿಂದ ಎಲ್ಲ ಕೆಲಸಗಳೂ ನಿರ್ವಿಫ್ಳವಾಗಿ ಸಂಪನ್ಮೂಲವಾಗುವುವು.

ಶೇವಾಡೆಯ ವ್ಯಧ ತಂದೆ ತಾಯಿಗಳು ನಮಿತಾಳನ್ನು ಕಾಣುತ್ತಿರುತ್ತಿರು. ದುಃಖಿತಿಳಾದ ಅವನ ಅಮ್ಮೆ ಹೇಳಿದ್ದಳು-ಹಿಂಡ ದಾನಕ್ಕಾಗಿ ಪ್ರತ ಇಟ್ಟುಕೊಳ್ಳಬೇಕಾದ್ದು ಅನಿವಾರ್ಯ ಅವಳಿಗೆ. ಆದರೆ ಅವರು ಹಾಗೂ ಅವರ ಹೆಣ್ಣುಮಕ್ಕಳು ಅವಳ ಮಾತೊಂದನ್ನೂ ಕೇಳಲಿಲ್ಲ. ತರ್ಕ ಮಾಡಿದರು. ಮಗಳಾಗಿ ನೀನು ಹಿಂಡದಾನ ಮಾಡಲು ಬಂದಿದೇಯಾ. ರೂಢಿಯನ್ನು ಮರೀತಿದೇಯಾ. ಪ್ರತ ಉಪವಾಸ ಇಟ್ಟುಕೊಳ್ಳಬೇಕಾದ್ದು ಇರು, ಅದರಲ್ಲೇನು ಅಂತರ ಉಂಟಾಗುತ್ತದೆ. ಪಾತ್ರತಮ ಸಂಗತಿಯಿಂದರೆ ಶುಧ್ಧ ಭಾವನೆ! ಅವನದೇ ಮಗಳು, ನಿನ್ನಲ್ಲಿ ಅದಂತೂ ಕಡಿಮೆ ಇಲ್ಲ.”

ತೆಂಗಿನಕಾಯಿ ಪುರಿಯ ಬಿಸಿ ಪ್ರೋಹಾ ಮತ್ತು ಕಾಫಿ ಕುಡಿಸದ ಹೊರತು ಅವಳಿಗೆ ಹೊರಗೆ ಕಾಲಿಡಲು ಕೊಡಲಿಲ್ಲ.

ಒಂದು ಮೋಜಿನ ಮಾತು ಹೇಳಿದರು-ಇಬ್ಬರು ಪರಿಚಿತ ಬ್ರಾಹ್ಮಣರು ಮುಡುಗಿಯ ಕೈಯಿಂದ ಹಿಂಡದಾನದ ಮಾತು ಕೇಳುತ್ತಿರುತ್ತಿರು ಕೈಜೋಡಿಸಿದರು-“ಶಿವ ಶಿವ ಶಿವ-ಅನಧರ್ಮಕ್ಕೆ ಸಹಭಾಗಿಗಳಾಗಲು ನಾವು ತಯಾರಿಲ್ಲ. ಸಾಕಷ್ಟು ದಾನ-ದಕ್ಷಿಣೆ ಕೊಟ್ಟರೂ ಇದಕ್ಕೆಲ್ಲ ಸಿದ್ಧರಿಲ್ಲ.”

ಬ್ರಾಹ್ಮಣರಿಗೆ ದಾನಕೊಡುವ ಲೋಟಗಳ ಬಗಗೆ ಅವರು ಬಹಳ ರಸವತ್ತಾದ ಸಲಹೆ ನೀಡಿದರು. ಲೋಟ ಖರೀದಿಸುವುದು ವ್ಯಧ. ಯಾವ ಅಂಗಡಿಯಿಂದ ಲೋಟ ಖರೀದಿಸಿದ್ದಾರೋ, ಬ್ರಾಹ್ಮಣ ಭೋಜನ ಮುಗಿದ ಕೂಡಲೇ ಅದೇ ಅಂಗಡಿಗೆ ಅಥವಾ ಬೇರೋಂದು ಅಂಗಡಿಗೆ ಲೋಟೆಯನ್ನು ಅವರು ಹಿಂತಿರುಗಿಸುತ್ತಾರೆ. ಎರಡು ರೂಪಾಯಿ ಕಡಿಮೆ ಬೆಲೆಗೆ ಅಂಗಡಿಯವರು ಅದನ್ನು ಮರು ಖರೀದಿ ಮಾಡುತ್ತಾರೆ. ಅದರ ಬದಲಿಗೆ ಎಷ್ಟು ದೊಡ್ಡ ಲೋಟ ಬ್ರಾಹ್ಮಣರಿಗೆ ಕೊಡಬೇಕಾಗಿದೆಯೋ, ಅದರ ಕಿಮ್ಮತನ್ನು ಬ್ರಾಹ್ಮಣರಿಗೆ ಕೊಟ್ಟಬಿಡುವುದು ಒಳ್ಳೆಯದು. ಅವರ ಎರಡು ರೂಪಾಯಿ ಲುಕ್ಕಾನು ಆಗುವುದು ತಪ್ಪಾಗಿ. ಬ್ರಾಹ್ಮಣರೂ ಸಂತೋಷದಿಂದ ಒಷ್ಣತ್ವಾರೆ. ದಾನ ಅನ್ನವುದು ಹೃದಯದ ಸಂಕಲ್ಪ. ತಗ್ನಿಂಶ್ವವರು ಯಾವ ವಿಧದಲ್ಲಿ ಬೇಕಾದರೂ ಬಳಗಿಸಿಕೊಳ್ಳಲಿ. ಅದು ಅವರ ಶ್ರದ್ಧೆಗೆ ಬಿಟ್ಟುವಿಚಾರ!

ಮನಸ್ಸಿನ ಆಲೋಚನೆಗಳಂತೆ ನಡೆಯಿದ್ದರೂ, ಅಲ್ಲಿನ ಅದ್ಭುತ ಶಿಲ್ಪದ ಮಂದಿರಗಳು, ಮನಸ್ಸನ್ನು ಆಕರ್ಷಿಸಿದವು. ಆದರೆ ಗೋದಾವರಿ, ಮಗುವಿನ ಹರಡಿದ ಮೆತ್ತೆಯ ಹಾಗೆ, ಘಾಟನಲ್ಲಿನ ಬೋಗಸೆ ತುಂಬುವಷ್ಟು ನೀರು ನೋಡಿ ಮನಸ್ಸನ್ನು ಖಿನ್ನತೆ ಆವರಿಸಿತು. ಏಚಿತ್ರ ವಿದಂಬನೆ. ಈಶ್ವರನ ಭಕ್ತಜನರು. ಮಂದಿರ ಹಾಗೂ ಘಾಟಗಳ ಸ್ವಚ್ಛತೆಯ ಕೆಲಸವನ್ನೂ ಸರ್ವವ್ಯಾಪಿ ಈಶ್ವರನಿಗೇ ವಹಿಸಿ, ಸ್ವಯಂ ನಿಶ್ಚಿಂತರಾಗುತ್ತಾರೆ.

ಶೇವಾಡೆಯ ಸದ್ಭೂದ್ವಿಯಿಂದ ತಕ್ಷಣ ಒಂದು ನಿಣಾಯ ತೆಗೆದುಕೊಳ್ಳಲಾಯಿತು. ಶ್ರೀಂಬಕೇಶ್ವರನ ಪ್ರಸಿದ್ಧ ಜ್ಯೋತಿರ್ಲಿಂಗದ ದರ್ಶನ ಮಾಡಿ ಮುಂಬಯಿಗೆ ಹಿಂತಿರುಗುವುದು. ಅವಳು ಬಹುಶಃ ಸಮಯದ ಕೌರತೆಯಾದೀತು ಎಂದು ಸಂಶಯ ವ್ಯಕ್ತಪಡಿಸಿದಾಗ, ಕಾರ್ಯಕ್ರಮ ನಿಗದಿತ ಅವಧಿಗಿಂತ ಎರಡು ಎರಡೂಪರೆ ಗಂಟೆ ತಡವಾದೀತು ಅಷ್ಟೇ ಎಂದು ಶೇವಾಡ ಹೇಳಿದ. ಬಹಳ ಯೋಚಿಸುವುದೇನಿದೆ, ನಾಸಿಕಕ್ಕೇನು ಪದೇ ಪದೇ ಬರಲಿಕ್ಕಾಗುವುದೇ? ಸಮಯದ ಅಭಾವ ಇರದಿದ್ದರೆ ಅವನು ಅವಳಿಗೆ ಶಿರಿಡಿಯ ಸಾಯಿಬಾಬಾ ದರ್ಶನವನ್ನು ಮಾಡಿಸುವವನೇ.

ನೀಲಮನೆಯಂತಹ ಚಿಕ್ಕ ಬೆಟ್ಟಗಳ ಬದಿಯಲ್ಲಿ ಇರುವ ವಿಶಾಲ ಪ್ರಾಂಗಣದಲ್ಲಿ ಬಾಬಾ ಶ್ರೀಂಬಕೇಶ್ವರನ ಭವ್ಯಮಂದಿರದ ಲಯಾತ್ಮಕ ಶಿಲ್ಪವು ಪುನಃ ಅವಳನ್ನು ಮೈಯಂತೆ ಮಾಡಿತು. ಕಲ್ಲಿನಲ್ಲಿ ಜೀವತುಂಬುವ ಶಿಲ್ಪಿ ಮನುಷ್ಯನಾಗಿದ್ದನೇ ಅಥರಾ ದೇವರೇ? ಜ್ಯೋತಿರ್ಲಿಂಗದ ಸರಿಯಾದ ಮಧ್ಯಭಾಗದಲ್ಲಿ ಮೇಲೆ ಬಟ್ಟಲಿನಿಂದ ಜರಜರ ಸುರಿಯವ ಗೋದಾವರಿಯ ಉದ್ದಮ ಸ್ಥಳ ಗೋಚರಿಸಿತು—ಮಂದಿರದ ಮಂಟಪದ ಕನ್ನಡಿಯಲ್ಲಿ ಬಹುಶಃ ಶ್ರದ್ಧಾವಂತ ಭಕ್ತರು ಜ್ಯೋತಿರ್ಲಿಂಗದ ದರ್ಶನದಿಂದ ವಂಚಿತರಾಗದಿರಲೆಂದು ಈ ವ್ಯವಸ್ಥೆ ಮಾಡಿರಬೇಕು. ಇದರಿಂದ ಮಧ್ಯದ ಗೋದಾವರಿಯ ಉದ್ದಮಸ್ಥಾನದ ದರ್ಶನವೂ ಆಗುತ್ತದೆ. ಸಾಧ್ಯವಾದರೆ ಪರ್ವತ ಅಪ್ಪಾಜಿಯವರ

ಉಖಳ / ಆವಿಗೆ

ವಾರ್ಷಿಕ ತಿಥಿ ಆಚರಣೆಗೆ ಇಲ್ಲಿಗೇ ಬರಬೇಕೆನಿಸಿತು ಅವಳಿಗೆ.

ಹಿಂತಿರುಗುವಾಗ ಅವಳು ವಿಪಾದದಲ್ಲಿ ಮುಖುಗಿದ್ದಳು. ತಾನು ಅಪ್ಪಾಜಿಯ ಅಸ್ಥಿಯನ್ನು ಮಾತ್ರವಲ್ಲ, ತನ್ನನ್ನೇ ವಾನಪ್ರಸ್ಥದಲ್ಲಿ ನಾಸಿಕದಲ್ಲಿ ಬಿಟ್ಟು ಮುಂಬಳಿಗೆ ಹಿಂತಿರುಗುತ್ತಿದ್ದಾಳೆ. ಯಾರಾದರೂ ಇರುವ ಅಥವಾ ಇಲ್ಲದಿರುವ ಅನುಭವವೇ ಎಷ್ಟೊಂದು ವಿಚಿತ್ರ. ತನ್ನ ಇರವು ಹಾಗೂ ಇಲ್ಲದಿರುವದನ್ನೇ ಭಾಲೆಂಜ್ ಮಾಡುತ್ತದೆ.

ಆಗ ಶೇವಾಡೆ ಕೇಳಿದ ಅಸಂಬಧ ಪ್ರಶ್ನೆಯಿಂದಾಗಿ ಅವಳಿಗೆ, ಒಮ್ಮೆಲೇ ಜೀವು ಜಿಗಿದು ತಲೆ ಜೀವಿನ ಭಾವಣೆಗೆ ಡಿಕ್ಕಿ ಹೊಡೆದಂತೆ ಭಾಸವಾಯಿತು.

“ವಿಕಟ ಪರಿಸ್ಥಿತಿಯ ಮುಷ್ಟಿಯಲ್ಲಿ ಸಿಲುಕಿದಂತಾಗಿದೆ ನಿಮ್ಮ ಕುಟುಂಬ. ನೀವು ಪವಾರನೊಂದಿಗೆ ಮದುವೆ ಯಾಕೆ ಆಗಬಾರದು?”

ಅನಿರೀಕ್ಷಿತವಾದುದನ್ನು ನುಂಗುವ ಪ್ರೇರ್ಯತ್ವದಲ್ಲಿ ಅವಳ ತುಟಿಗಳು ನಡುಗಿದವು.

“ಮದುವೆ! ಈ ವಿಚಾರ ನಿಮ್ಮ ತಲೆಯಲ್ಲಿ ಬಂದದ್ದಾದರೂ ಹೇಗೆ?”

ಶೇವಾಡೆ ಅವಳು ತಣ್ಣಾದುದನ್ನು ಕಂಡು ಗಲಿಬಿಲಿಗೊಂಡ. ನಾಚಿಕೆಯ ಸ್ವರದಿಂದ ಹೇಳಿದ—“ಹೀಗೇ ಕೇಳಿದೆ.”

“ಹಾಗೇ ಅಂದರೆ ಹೇಗೆ? ಯಾವುದೇ ಆಧಾರವಿಲ್ಲದೇ ಯಾವುದೇ ವಿಚಾರ ತಲೆಯೆತ್ತುವುದಿಲ್ಲ.”

“ನೀವಿಬ್ಬರೂ ಉತ್ತಮ ಸ್ವೇಷಿತರು. ಬಹುಶಃ ಅದನ್ನು ನೋಡಿ ತಲೆಯಲ್ಲಿ ವಿಚಾರ ಬಂದಿರಬೇಕು.”

“ಯೂನಿಯನ್‌ನಲ್ಲಿ ಅವರಿಗೆ ಇನ್ನೂ ಹಲವರು ಮಹಿಳಾ ಸ್ವೇಷಿತರಿದ್ದಾರೆ. ಅವರನ್ನು ನೋಡಿ ಅನಿಸಲಿಲ್ಲವಾ?”

“ಇಲ್ಲ.”

“ಕಾರಣ?”

“ಅಪ್ಪತ್ತೆ.”

“ಯಾವಾಗ ನೋಡಿದಿರಿ?”

ಶೇವಾಡೆ ಇಲಿಯ ಪಂಚರದಲ್ಲಿ ತಾನಾಗಿಯೇ ಬಿಡ್ಡಿದ್ದ. ಉತ್ತರವಾಗಿ ಬದಿಗೆ ನೋಡಿಕೊಡಗಿದ.

“ವಾಸ್ತವವಾಗಿ ಯೂನಿಯನ್‌ನಲ್ಲಿ ಈ ವಿಚಾರವಾಗಿ ಚಚೆ್ ಜೋರಾಗಿದೆ. ನಿಮ್ಮ ಕುಟುಂಬದ ಬಗ್ಗೆ ಪವಾರನಿಗೆ ವಿಶೇಷ ಭಾವನೆಗಳಿವೆ. ಅದಕ್ಕಿಂತ ಉಲ್ಲಾಸ, ನನಗನಿಸೋದು ಅಂದರೆ, ನಿಮ್ಮ ಬಗಗೇ ಅವನಿಗೆ ವಿಶೇಷ ಭಾವನೆಗಳಿವೆ. ಅದರಿಂದಾಗಿ ಅವನು ನಿಮ್ಮ ಕುಟುಂಬದ ಸಂಕಟವನ್ನು ಪರಿಹರಿಸುವುದು ತನ್ನ ಜವಾಬ್ದಾರಿ ಎಂದು ಭಾವಿಸುತ್ತಾನೆ.

ತೀಕ್ಷ್ಣಾಪಾದ ದೃಷ್ಟಿ ಬೀರಿದಳು ಅವಳು.

“ಜನರ ತೊಡಕುಗಳು ನಮ್ಮ ಮನೋಭಾವವನ್ನು ನಿರ್ಣಯಿಸುವ ಅವಶ್ಯಕತೆಯಿಲ್ಲ. ಸೀಪರುಪರ ವೈಚಾರಿಕ ಪರಸ್ಪರತೆಯನ್ನು ನಮ್ಮ ಸಂಪರ್ಕನೆಯಲ್ಲಿ ಇಂದ ವಿಕ್ರಿತ ದೃಷ್ಟಿಯಿಂದ ನೋಡಲಾಗುತ್ತದೆಯೆಂದು ತಿಳಿದು ನನಗೆ ದುಃಖವಾಗುತ್ತದೆ. ಆದರೆ ನಾನೀಗ ಯೂನಿಯನ್ನಿನ ಸದಸ್ಯರು ಅಲ್ಲ.

ಅವಳ ಬೇರೆಯದೇ ಆದ ಭಾವವನ್ನು ತಿಳಿದುಕೊಂಡ ಶೇವಾಡೆ ತನ್ನ ಕುರಿತ ಭೂಮೆಯ ನಿವಾರಣೆಯ ದಾರಿ ಹಿಡಿದ.

“ಒಪ್ಪುತ್ತೇನೆ ನಾನು. ಆದರೆ ವಸ್ತುಸ್ಥಿತಿಯ ಬಗ್ಗೆ ತಟಸ್ಥಾಗಿರುವುದು ಬಹಳ ಕಷ್ಟವಾಗುತ್ತದೆ. ಯಾಕೆಂದರೆ ಇನ್ನೊಂದು ಪಕ್ಷದಲ್ಲಿ ಅನುಮಾನಕ್ಕೆ ಆಧಾರಗಳಿವೆ.”

ವಿಸ್ತೃಯದಿಂದ ಅವಳ ಕೆಳ್ಳಿಗಳು ಅಗಲವಾದವು.

“ಆದರೆ...?”

“ಬಿಡಿ ಅದನ್ನು” ವಿವಾದದಿಂದ ಶೇವಾಡೆ ಹಿಂದೆ ಸರಿದ.

ಆದರೆ ಅವಳು ಗಟ್ಟಿಯಾಗಿ ಹಿಡಿದುಕೊಂಡಳು.

“ವುಧ್ಯ ಸೆರಗು ರುಂಬಾಡಿಸಿದರೆ ಕೆಲಸ ನಡೆಂತೋಽದಿಲ್ಲ. ಆ ವಾಸ್ತವಿಕತೆಯೇನೆಂಬುದನ್ನು ನಾನೂ ತಿಳಿದುಕೊಳ್ಳುತ್ತೇನೆ. ಯಾಕೆಂದರೆ ಅದರಲ್ಲಿ ಏಕಪಕ್ಷಿಯವಾಗಿ ನನ್ನನ್ನು ಬಲವಂತವಾಗಿ ಸಹಭಾಗಿಯನ್ನಾಗಿ ಮಾಡಲಾಗುತ್ತದೆ.”

“ಅದು ನಿಮ್ಮ ಸತ್ಯವಲ್ಲವಾದರೆ ಅದನ್ನು ತಿಳಿಯಲು ಉತ್ಸುಕತೆ ಯಾಕೆ?”

“ಯಾಕೆಂದರೆ ಅದು ನನಗೆ ಸಂಬಂಧಿಸಿದ್ದು! ಈ ಸಂಬಂಧ ಉತ್ಸುಕತೆಗೆ ಕಾರಣವಾಗಲು ಸಾಲದೇನು?” ಶೇವಾಡೆಗೆ ಈಗ ಓಡಿ ಹೋಗಲು ಇರುವ ದಾರಿಯಿಂದರೆ ಕಲ್ಲು-ಮುಳ್ಳು ಕಂಟಿ ತುಂಬಿದ ದಾರಿಯನ್ನು ಆಶ್ರಯಿಸುವುದು.

“ನೋಡಿ, ಸ್ವಯಂ ಪವಾರನೇ ನನ್ನ ಬಳಿ ಒಪ್ಪಿಕೊಂಡಿದ್ದಾನೆ. ಅವನು ನಿಮ್ಮನ್ನು... ನೀವು ಅವನ ಮನಸ್ಸಿನ ದೊರ್ಚಲ್ಯಾಗಿದ್ದಿರಿ. ನಿಮ್ಮಾಡನೆ ಮದುವೆಯಾಗುವುದು ಅವನ ಕನಸು. ಜೀವನದ ಜೊತೆಗಾರರ ರೂಪದಲ್ಲಿ ಬ್ರಾಹ್ಮಣ ಹಾಗೂ ದಲಿತ ಸಂಬಂಧ ಸುಂದರವಾದದ್ದು, ಬುದ್ಧಿವಂತ ಸಂತಾನವನ್ನು ಕೊಡಬಲ್ಲುದಷ್ಟೇ ಅಲ್ಲ, ರಾಜಕಾರಣದಲ್ಲಿ ಫಲದಾಯಕ ಸಮೀಕರಣವೆಂದು ಸಿದ್ಧವಾಗುತ್ತದೆ. ಸರ್ವಣಿ-ಅವಣಿ ಇಬ್ಬರ ಓಟಗಳೂ ಜೋಣಿಗೆಗೆ ಬೀಳುತ್ತವೆ, ಇದು ಪವಾರ ಒಪ್ಪಿಕೊಂಡ ಸಂಗತಿ.”

ಚನ್ನಾಗಿ ಕೆನ್ನೆಗೆ ಬಾರಿಸಿಕೊಂಡವಳ ಹಾಗೆ ಅವಳು ವಿಲಿವಿಲಿ ಒದ್ದಾಡಿದಳು. ಅವಳ ಪಾಲಿಗೆ ತಳಮಟ್ಟದಲ್ಲಿನ ಈ ಭೀಭತ್ತ ಸತ್ಯ ಕಲ್ಪನಾತೀತವಾದದ್ದು. ಯೊವನಾದರೂ ಮದುಗಿಯನ್ನು ಬಯಸುವುದು, ಅವಳನ್ನು ತನ್ನ ಜೀವನ ಸಂಗಾತಿಯ ರೂಪದಲ್ಲಿ ನೋಡುವುದು, ಅವಳನ್ನು ಕೇವಲ ಒಂದು ವಸ್ತುವನ್ನಾಗಿಯೇ? ರಾಜಕೀಯ ಮಹತ್ವಕಾಂಕ್ಷಿಗಳಿಗೆ ಸಂಬಂಧದ ಗಪನತೆಯನ್ನುವುದು ಪಗಡೆಯ ಆಟದ ದಾಳ

ಉತ್ತರ / ಆವಿಗೆ

ಮಾತ್ರವೇ?

ವಿಕಪ್ರಕ್ಷೇಯವಾದ ಇಂಥ ಭಾವನೆಯು ಹೊರತಾಗಿಯೂ ಹೊದಲ ವಾಕ್ಯದ ಪ್ರಲಕ ಅವಳಿಗೆ ಅಸ್ವಾಭಾವಿಕವೇನೂ ಆಗಿರಲಿಲ್ಲ. ಯಾರಾದರೂ ತನ್ನನ್ನು ಬಯಸುತ್ತಾರೆ ಎಂಬುದನ್ನು ತಿಳಿದಾಗ ಯಾವುದೋ ಹುಡುಗಿಗೂ ಚನ್ನಾಗಿಯೇ ಭಾಸವಾಗುತ್ತದೆ. ತನ್ನ ಅನಿಸಿಕೆಗಳು ಇಂದು ಅವಳಿಗೆ ತುಂಬ ಬಾಲಿಶವಾಗಿ ಅನಿಸಿದರೂ, ಯೂನಿಯನ್‌ನ ಕೆಲಸದ ಪ್ರಾರಂಭದ ದಿನಗಳಲ್ಲಿ, ಪವಾರನೋಂದಿಗೆ ಲೋಕಲ್‌ನಲ್ಲಿ ಜೊತೆಗೆ ಹೋಗುವಾಗ, ಅವನ ರೋಮವುಂಟುವಾದ ಎದೆಗೆ ತ ಲೇಂಡೋಡ್ಡಿ ನಿರುಮೃಳವಾಗಬೇಕೆಂದು ಅನಿಸಿರಲಿಲ್ಲವೇ?

ಪವಾರನ ಟಿಪ್ಪಣಿಯನ್ನು ಮರೆಯಲು ಸಾಧ್ಯವೇ? ‘ಸವಣ್-ಅವಣ್ ಇಬ್ಬರ ಓಟಗಳೂ ಜೋಳಗೆಯಲ್ಲಿ ಬೀಳುತ್ತವೆ.’ ದಲಿತನ ಪ್ರತಿಹಿಂಸೆಯಲ್ಲಿ ಕೊಳಕೆಲ್ಲ ತುಂಬಿಕೊಂಡಿದೆ ಈ ವಿಷಕಾರಿ ಟಿಪ್ಪಣಿಯಲ್ಲಿ! ಸವಣ್-ಯರ ಬಗೆಗಿನ ಪವಾರನ ರೋಷದ ಹೃದಯ ಅವಳಿಗೆ ಗೊತ್ತಿಲ್ಲವೆಂದಲ್ಲ. ಆದರೆ ಅವಳ ಬಗೆಗೂ...

ಮೆಟ್ಟಿವ ರೋಷವನ್ನು ತೊಡೆಯಲ್ಪಡು ಹೇಗೆ?

ಇಗತಪುರಿ ಕೊಳಲಿನ ಆರೋಹ ಅವರೋಹದ ಹಾಗೆ ನೀಲಿಬೆಟ್ಟಗಳ ಬೆನ್ನು ಸಂಜೆಯ ಆಳವಾಗುತ್ತಿರುವ ಮುಖಿನಲ್ಲಿ ಮತ್ತಪ್ಪ ಸಿಂಗಾರಾಗಿ ಕಾಣತೊಡಿತು. ಒಳಗೆ ದಟ್ಟವಾಗುತ್ತಿರುವ ಕತ್ತಲೆಯಂತೆ, ಬೋಗಸೆಯಲ್ಲಿನ ಮಲ್ಲಿಗೆಯ ಮೊಗ್ಗು ಚೇಳಿನ ಕುಟುಂಬಕಾಗಿ ಯಾಕೆ ರೂಪು ತಳೆಯುತ್ತದೆ ಅವಳೊಡನೆ! ರಾತ್ರಿ ಹನ್ನೆರಡಕ್ಕಿಂತ ಮುನ್ನ ಮನೆ ತಲುಪುವುದು ಅಸಂಭವ. ಮುನಿಯಾ ಅವಶ್ಯವಾಗಿ ಚಿಂತೆ ಮಾಡುತ್ತಾಳೆ. ಅಮೃತ ಮತ್ತು ಮಾಂಸಿಗೆ ಇಷ್ಟ್ವಾದು ಸಮಯ ಎಲ್ಲಿ ಕಳೆಯಿತು ಎಂದು ಸಂದೇಹವಾಗಬಹುದು. ಅವಳು ನಿಜವಾಗಿಯೂ ಎಲ್ಲೋ ಹನಿಮೂನ್ ಮಾಡುತ್ತಿದ್ದಿರಬಹುದೇ ಅನಿಸಬಹುದು!

ಅವಳ ದೀರ್ಘ ಮೌನ ಶೇವಾಡೆಯನ್ನು ಅನ್ಯಮನಸ್ಕಾಗಿಸಿತು. ಸ್ವರದಲ್ಲಿ ವಿವರಣೆಯಿತ್ತು.

“ಪವಾರನಾದು ಮತ್ತೊಂದು ಸಮಸ್ಯೆಯಿದೆ. ಅವನ ತಾಯಿ ಅವನಿಗಾಗಿ ಹುಡುಕಿದ ಹೆಣ್ಣು ಅವನಿಗೆ ಉಪಯುಕ್ತಾಗಿರುವುದಿಲ್ಲ. ನಿಮ್ಮ ವಿಷಯ ಬೇರೆ. ತ್ರೀಡ್ ಯೂನಿಯನ್‌ನ ಮಗಳು ನೀವು. ಯೂನಿಯನ್‌ನ ನಾಯಕನ ವಿಷಮ ಜೀವನವನ್ನು ನೀವು ಹತ್ತಿರದಿಂದ ನೋಡಿದ್ದಿರಿ, ಬದುಕಿದ್ದಿರಿ. ಆ ಜೀವನಕ್ಕೆಲಿಯ ರೂಢಿಯಿದೆ ನಿಮಗೆ. ಮೃದು ಕರಿಣ ಪಂಥಾಹ್ಲವನ್ ಹೂಡ.”

ತನ್ನ ಪ್ರಶ್ನಂಸೆ ಅವಳಿಗೆ ಹಿಡಿಸಲಿಲ್ಲವೆಂಬುದೂ ಅವನಿಗೆ ಅರಿವಾಯಿತು.

“ಸಂಕೋಚವಾಗುತ್ತದೆ. ಆದರೂ ನಿಮ್ಮಲ್ಲಿ ನಾನು ಒತ್ತಾಯ ಮಾಡುತ್ತಿದ್ದೇನೆ.” ರಾತ್ರಿಯ ಮೌನದಲ್ಲಿ ಸ್ವಲ್ಪ ಜೋರಾಗಿಯೇ ಕೇಳಿಸುತ್ತಿರುವ ಜೀಇನ ಸಪ್ಪಳವನ್ನು ಹಿಮ್ಮೆಟಿಸುವ ರೀತಿಯಲ್ಲಿ ತುಸು ಕರ್ಕಶವಾಗಿ ಹೇಳಿದ—“ಪ್ಲೀಸ್, ನಾನು ಪವಾರನ

ವಿಪಯವಾಗಿ ನಿಮ್ಮೊಡನೆ ಹೇಳಿದ್ದನ್ನುಲ್ಲ, ನಿಮ್ಮೊಳಗೇ ಇಟ್ಟಕೊಳ್ಳಿ. ಮಿತ್ರದೋಹಿಯಂದು ಸಾಬೀತಾದರೆ ನಾನು ವಾಸ್ತವಿಕತೆಯನ್ನು ಎದುರಿಸಬೇಕಾಗುತ್ತದೆ.”

ಶೇವಾಡೆಯ ಅಶಿಷ್ಟತನ ಅವಳಿಗೆ ಕೆಡುಕೆನಿಸಿತು.

“ಮಿತ್ರತೆಯ ಬಗೆಗೆ ಅಪ್ಪೊಂದು ಅಹಂಕಾರ ಇಧ್ದರೆ ಅದರ ಮರ್ಯಾದೆಯನ್ನು ನಿಭಾಯಿಸಬೇಕಾಗಿತ್ತು.”

“ಒಂದು ಸತ್ಯ ಹೇಳಲಾ!”

“ಈವರೆಗೆ ಏನು ಹೇಳ್ತಾ ಇದ್ದಿರಿ?”

“ಸಿಂಹಾಸನದಿಂದ. ವಾಸ್ತವವಾಗಿ ಪವಾರನ ಮನೋಭಾವದ ನೆವದಲ್ಲಿ ನಿಮ್ಮ ಹೃದಯವನ್ನು ಶೋಧಿಸಲು ಬಯಸ್ತಿದ್ದೆ.”

“ಶೋಧಿಸಿದಿರಾ? ಎಂಥಾ ಅಸಹ್ಯ ಮತ್ತು ಅಳ್ಳಿಲ ವಿನೋದ-ನನಗೆ ಯೋಚಿಸಲೂ ಸಾಧ್ಯವಿರಲಿಲ್ಲ. ಸಹಾಯದ ಭಾವನೆಯಾಗಿ ದಾಂಡಿಗಾಯಿತನವಾ?”

“ತಡೆಯಿರಿ...ತಡೆಯಿರಿ ನಮಿತಾ! ಬಹಳ ಹೆಚ್ಚಾಯಿತು, ನೀವು ಅವನ ಮನುಷ್ಯತ್ವವನ್ನೇ ಸಂದೇಹಿಸುತ್ತಿದ್ದಿರಿ. ನಿಮಗೆ ಸಹಾಯ ಮಾಡುವುದರ ಹಿಂದೆ ಅವನಿಗೆ ಯಾವ ಸ್ವಾಧ್ಯಾಪೂ ಇರಲಿಲ್ಲ. ಅವನು ಮನಸ್ಸಿನಿಂದ ವಿವಶನಾಗಿದ್ದಾನೆ. ಅದು ಬೇರೆ ಮಾತು. ಮತ್ತು... ವಿನೋದಕ್ಕಾಗಿ ಹಾಸ್ಕ್ಯಾಕ್ಕಾಗಿ ಹೇಳಿದ ಮಾತುಗಳನ್ನು ಅಪ್ಪೊಂದು ಗಂಭೀರವಾಗಿ ತೆಗೆದುಕೊಳ್ಳಬಾರದು.”

ಒಂದು ಕ್ಷಣಿ ತಡೆದು ಶೇವಾಡೆ ಹೇಳಿದ.

“ನೀವು ಕಿರಪೂ ದುಸಾಧನ ಸಂಗತಿಯ ಬಗೆಗೆ ಏನು ಹೇಳ್ತಾರಿ? ಕಿರಪೂ ದುಸಾಧನ ಅಸಹಾಯಕ ಹೆಂಡತಿ, ಹಾಗೂ ಹಿರಿಯ ಮಗಳನ್ನು ಎಲ್ಲಿಯಾದರೂ ಕೆಲಸಕ್ಕೆ ಹಚ್ಚಬೇಕು, ಸ್ವಾವಲಂಬಿಯಾಗಿ ಅವರು ಬದುಕಬೇಕು ಎಂದು ಅವನು ಮನಸ್ಪಾರ್ಶಕ ಪ್ರಯತ್ನ ಮಾಡಿದಾನೆ. ಈ ಸಹಾಯದ ಹಿಂದೆ ಅವನಿಗೆ ಏನು ಧ್ಯೇಯವಿದೆ? ಅವನು ಮಗಳ ಸಂಗಡ ಮಲಗಲು ಬಯಸುತ್ತಾನಾ? ಅಥವಾ ಅವನ ಹೆಂಡತಿಯ ಜೊತೆಗೆ....”

“ಮೇಡಂ!”

“ಮೇಡಂ... ಇಂಳಿಯೋದಿಲ್ಲವಾ?” ಗಾಡಿಯ ಬಾಗಿಲು ತೆರೆದು ನಿಂತ ಡ್ರೈವರ್ ಪಟವರ್ಥನ ಅವಳನ್ನು ಎಚ್ಚರಿಸಿದ. ಅವಳು ತನ್ನನ್ನು ಹೊರಗೆಳೆದುಕೊಳ್ಳುತ್ತ ನಿಶ್ಚಯ ಬಿಟ್ಟಿರು. ಯಾವುದೋ ಒಂದು ಬಾವಿಯಿದೆ. ಅವಳ ಆಚೆ-ಈಚೆ ಅಥವಾ ಅವಳ ಬಳಗೇ?

ಬಾಗಿಲು ತೆರೆಯುತ್ತಲೇ ‘ಜೀಶಾಬ್’ನ ಮುಖ ಅರಳಿತು. ವಾರಗಳ ನಂತರ ಅವಳ ಭೇಟಿಯಾದ ಹಾಗೆ. ವಿಶಾಲ ಬೃತ್ತಿನಲ್ಲಿ ಅನುರಥಿಸುತ್ತಿದ್ದ ನಗು ಅವಳ ಮೇಲೆ ದೃಷ್ಟಿ ಬೀಳುತ್ತಲೇ ಮೌನವಾಯಿತು.

ಉಗ್ಗಳ / ಆವಿಗೆ

ಎಂದಿನ ಹಾಗೆ, ಅರಳಿದ ಗುಲಾಬಿಯ ಹಾಗೆ ಗಮಿಗಮಿಸುತ್ತ ಮೇಡಂ ಸೋಫಾದಿಂದೆದ್ದು ತಮ್ಮ ಬಾಹುಗಳನ್ನು ಅವಳ ಮುಂದೆ ಚಾಚಿದರು. ತೊತ್ತಾದ ಮಡಕೆಯಿಂದ ನೀರು ಸುರಿದ ಹಾಗೆ ವಿಹ್ವಲಣಾದ ಅವಳು ಅವರ ಎದೆಯಲ್ಲಿ ಹುದುಗಿಕೊಂಡಳಜು. ಮರೆತೂ ಕೂಡ ಎಂದೂ ಅಮ್ಮ ಈರಿತಿ ತನ್ನ ಶೋಳುಗಳನ್ನು ಪಸರಿಸಿರಲ್ಲಿ. ಅಮ್ಮನ ಎದೆ ನದಿಯ ಉದ್ದಮವಾಗಿರುತ್ತದೆ. ಸೃತಾಳಿಂದ ಈ ಮಾತನ್ನು ಕೇಳಿದ್ದಳು ಅವಳು. ಸ್ಯಂಯಂ ಅದನ್ನು ಅನುಭವಿಸುವುದು ಹೇಗೆ? ಅನುಭವಿಸುತ್ತಿದ್ದಜೋ ಏನೋ... ಕಿಶೋರಿಬಾಯಿ ಅವಳ ಮನೆಯಲ್ಲಿದ್ದಿದ್ದರೆ...

ಬೆನ್ನಿನ ಮೇಲೆ ಶ್ರೀಯಿಂದ ಹಗುರವಾಗಿ ತಟ್ಟುತ್ತಾ ಗೌತಮಿ ಶೋಳುಹಿಡಿದು ಅವಳನ್ನು ಮೇಡಂನಿಂದ ಬೇರೆ ಮಾಡಿದಳು.

“ಏನೇ, ಸಾಲಿನಲ್ಲಿ ನಿಂತ ಮತ್ತು ಕೆಲವರು ನಿನ್ನನ್ನು ಅಪ್ಪಿಕೊಳ್ಳಲು ಕಾತರರಾಗಿದಾರೆ.” ಶೋಳಿಯ ಹಾಗೆ ಅಂಟಕೊಂಡಿದ್ದ ಬೇಸರವನ್ನು ಅವಳು ತನ್ನಿಂದ ತೊಡೆದುಹಾಕಿದಳು.

“ಹೇಳು, ಎಂಥ ಮಿಲನವನ್ನು ಅಪೇಕ್ಷಿಸುತ್ತೀರೆಯೆ?”

ಗೊಳ್ಳಿಂದು ನಗುತ್ತ ಗೌತಮಿ ಅವಳನ್ನು ತನ್ನ ಮಡಲಿಗೆ ಎಳೆದುಕೊಂಡಳು.

“ಅದನ್ನೂ ಹೇಳಬೇಕೇನೇ? ಎಂಥಾ ದುರಿಸ ಬಂತು?”

“ಯಾರದು?” ಮೇಡಂ ಏನೋದ ಮಾಡಿದರು. ಒತ್ತಾಯಿಪ್ಪಾರ್ಕವಾಗಿ ಅವಳ ತುಟಿಗಳ ಮೇಲೆ ಕೆಂಪು ಮಿಂಚಿತು. ಗೌತಮಿ ಹಾಗೂ ಮೇಡಂ ಅವರ ಆಶಯವನ್ನು ಗ್ರಹಿಸಲು ತಡವಾಗಲ್ಲಿ. ಅವರಿಬ್ಬರೂ ನಿಶ್ಚಯವಾಗಿಯೂ ಜುಗಲಬಂದಿ ನಡೆಸುತ್ತಿದ್ದಾರೆ. ಅವಳನ್ನು ಅಸಹಜತೆಯಿಂದ ಹೊರಗೆಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

“ನಾಲ್ಕನೆಯ ದಿನದ ಕೆಲಸ-ಕಾರ್ಯ ಸರಿಯಾಗಿ ನಡೆದವಾ?”

“ಹೌದು, ಮೇಡಂ.”

“ನಿಮ್ಮಲ್ಲಿಗೆ ಅಂತಲ್ಲ, ನನ್ನ ಸಂಬಂಧಿಕರು-ನೆಂಟರ ಮನೆಗಳಿಗೂ ಶೋಕದ ಸಂದರ್ಭದಲ್ಲಿ ಹೋಗುವುದು ನನ್ನಿಂದ ಸಾಧ್ಯವಾಗುತ್ತಲೇ ಇಲ್ಲ. ಜೀವನ ವರದಾನ, ಸಾಪ್ತ ಅಸಹನೀಯ.”

ನಾಲ್ಕನೆಯ ದಿನ ಸುದ್ದಿ ಕಳಿಸಿದರೂ ಗೌತಮಿಯಾಗಲಿ, ಮೇಡಂ ಆಗಲಿ ಬಾರದಿರುವುದು ಅವಳಿಗೆ ನೋವುಂಟುಮಾಡಿತ್ತು. ಆದರೆ ಅದಕ್ಕಾಗಿ ವಿವರಣೆ ಹೊಡಬೇಕಾದ ಅವಶ್ಯಕತೆಯೂ ಇರಲಿಲ್ಲ.

ಮೇಡಂ ಅವಳನ್ನು ತನ್ನ ಬದಿಯಲ್ಲೇ ಹೊರಿಸಿಕೊಳ್ಳತ್ತ ನಿಗೂಢವಾದರು.

“ಯಾಕೆ ನಿನ್ನನ್ನು ಹಿಡಿದು ತರಿಸಿದೆ ಇಂದು ಎಂದು ಕೇಳು. ಯಾಕೆಂದರೆ ನಾಳೆ ನೀನು ಆಫೀಸಿಗೆ ಹೇಗೆದ್ದರೂ ಬರುವಳಿದ್ದೆ.” ನಿಶ್ಚಿಬ್ಬವಾಗಿ ತಲೆ ತಗ್ಗಿಸಿ, ಅಂಗ್ರೇಯಲ್ಲಿನ ರೇಖೆಗಳನ್ನು ಕ್ರೈಸ್ತಾನಿಂದ ಕೆರೆಯುತ್ತ ಕುಳಿತಳು ಅವಳು.

“ನಿನ್ನ ಕ್ಯಾಟಲಾಗ್ ಇದೆಯಲ್ಲ. ಅಭರಣಗಳ ವಿಶ್ವ ಮಾರುಕಟ್ಟೆಯಲ್ಲಿ ಕೋಲಾಹಲಪೆಟ್ಟಿಸಿದೆ. ನಂಬುವಂದ ಮಾತ್ರಲ್ಲ ಇದು. ಲಕ್ಷಗಟ್ಟಲೇ ವ್ಯಾಪಾರ ಕೇವಲ ಮೂರು ವಾರಗಳಲ್ಲಿ? ಒಂದು ನಮ್ಮಲ್ಲಿನ ಮಾರ್ಕೆಟ್‌ಟು-ಕಿವಿಯ ಮೇಲಿನ ಹೊವಿನ ಹಾಗೆ, ಕ್ಯಾಟಲಾಗ್ ಅವುಚಿಟ್ಟುಕೊಂಡು ಮೂಸುತ್ತೇ ಇರುತ್ತಾರೆ. ಪೋನ್ ಮೇಲೆ ಪೋನ್ ಹೊಡಿರಿ, ಸಾಕ್ಷಾತ್ ಪಾಟ್‌ಯನ್ನೇ ಭೇಟಿಯಾಗಿ, ಭರವಸೆಯ ಪತ್ತ ಇಟ್ಟುಕೊಂಡು ಹಿಂತಿರುಗಿಸುತ್ತಾರೆ. ಕಲಕತ್ತಾ, ಹೈದರಾಬಾದ್, ಜಲಗಾಂವ್, ತಮಿಳುನಾಡುಗಳಿಗೆ ಹೋಲಿಸಿದರೆ ನಮ್ಮ ಪ್ರಯತ್ನ ಮೂರುಪಟ್ಟು!” ಮೇಡಂ ವಿಕ್ಷಬ್ಧರಾದರು. “ಮಾರ್ಕೆಟ್‌ಂಗ್‌ನ ವಿಧಾನವನ್ನು ನಾವು ಇನ್ನೂ ಕಲಿಯಲೇ ಇಲ್ಲ. ಜೀನಾ-ಜಪಾನ್‌ಗಳನ್ನು ಎದುರಿಸೋದಲ್ಲಿ ಮೊಣ್ಣು! ಎತ್ತಿನ ಗಾಡಿ ಯುಗವನ್ನು ನಾವು ಬಿಟ್ಟೇ ಇಲ್ಲ... ಎಷ್ಟೇಲು ಬುದ್ಧಿವಂತಿಕೆಯ ನಂತರವೂ ಎಲ್ಲಿ ನಿಂತಿದ್ದೇವೆ ನಾವು?”

ಗೌತಮ ಬೇಸರಪಟ್ಟುಕೊಂಡು ಮಧ್ಯ ಭಾಯಿ ತೂರಿಸಿದಳು.

“ಎಲ್ಲಿನ ಹರಿಕತೆ ಹಿಡಿದುಕೊಂಡಿದ್ದೀರಿ ನೀವು! ನೇರವಾಗಿ ಸಂತೋಷದ ಸುದ್ದಿಯನ್ನು ನಮಿತಾಳಿಗೆ ಹೇಳಿ.”

ಮೇಡಂಗೆ ತಾವು ದಾರಿತಪ್ಪಿರುವುದು ಅರಿವಿಗೆ ಬಂತು. ಜೋಕಾಲಿಯಿಂದ ಸರ್ನೇ ಜಾರುತ್ತಿರುವ ಮಗುವಿನ ಹಾಗೆ, ಸ್ವರವನ್ನು ಪಳಗಿಸಿಕೊಂಡರು.

“ಓ... ತಪ್ಪು ನನ್ನದಲ್ಲ. ಸಂತೋಷ ಅನ್ನಪುದೇ ಹಾಗೆ, ಎಲ್ಲಕೂ ದುಃಖಿದ ಮನೆಯ ಮೇಲೇ ಬೆರಳು ಉರುತ್ತದೆ... ಸಂತೋಷದ ಸುದ್ದಿ ಕೇಳು, ನಮಿತಾ! ಸಂಜಯ ಕನೋಯಿ ನಗರದಲ್ಲಿದ್ದಾರೆ. ಅವರ ವ್ಯಾಪಾರಿಕ ಲಾಭ ಕೇಳಿದರೆ ನಿನ್ನ ಕಣ್ಣಿ ಅಗಲವಾಗಿ ಒಡೆದುಹೋಗುತ್ತದೆ. ಮುಕ್ಕಾಲು ಕೋಟಿ ರೂಪಾಯಿಗಳ ಅಭರಣಗಳ ನಿಯಾರತದ ವ್ಯಾಪಾರಕ್ಕೆ ಲಂಡನ್‌ನ ವಿಶ್ವಪ್ರಸಿದ್ಧ ಸರಾಫ್ ‘ಎಚ್. ಗೋಲ್ಡ್ ಆಂಡ್ ಕಂಪನಿ’ಯೊಡನೆ ಇಂದು ಮಧ್ಯಾಹ್ನ ಅವರು ಒಪ್ಪಂದ ಮಾಡಿಕೊಂಡಿದ್ದಾರೆ.

ಅವಿಶ್ವಾಸದಿಂದ ಅವಳ ಕಣ್ಣಾಗಳು ಹರವಾದವು. ಸ್ವರ ಅಸ್ಥಿವಾಯಿತು.

“ಮುಕ್ಕಾಲು ಕೋಟಿ ರೂಪಾಯಿಗಳ ವ್ಯಾಪಾರ?”

“ಹಾಂ, ಮುಕ್ಕಾಲು ಕೋಟಿಯದು! ಸಂಜಯ ಬಹಳ ಸಂತೋಷದಲ್ಲಿದ್ದಾರೆ. ಈ ವ್ಯಾಪಾರದ ಶ್ರೇಯಸ್ಸನ್ನು ಅವರು ನಿನಗೆ ಕೊಟ್ಟಿದ್ದಾರೆ. ಕೇವಲ ನಿನಗೆ! ನಿನ್ನನ್ನು ಭೇಟಿಯಾಗಲು ಕಾತರಾಗಿದ್ದಾರೆ. ಗಂಟೆಯ ಮೊದಲು ‘ಓಬೆರಾಯ್’ ಹೋಟೆಲಿನಿಂದ ಅವರ ಪೋನ್ ಬಂದಿತ್ತು. ನಮಿತಾಳನ್ನು ಕರೆಸಿದಿರಾ ನೀವು? ಹತ್ತು-ಹನ್ನೆರಡು ನಿಮಿಷಗಳಲ್ಲಿ ನಾನು ಇಲ್ಲಿಗೆ ಬರುತ್ತೇನೆ.”

“ಹಾಗಾದರೆ ನಮಗೂ ದೊಡ್ಡ ಆರ್ಥರ್ ಸಿಗುತ್ತದೆಯಾ?”

“ಸಿಗಬಹುದು, ಅವರು ನಮ್ಮಿಂದ ಈ ಕೆಲಸವನ್ನು ಮಾಡಿಸಲು ಬಯಸಿದರೆ! ಮುದ್ದೆ ಅವರದೇ ಕಾರಣಾನೆಯದು. ಅಂಥ ಕುಶಲ ಕೆಲಸಗಾರರ ಕೊರತೆಯಿಲ್ಲ

೪೯० / ಆವಿಗೆ

ಅವರ ಕಾರಣಾನೆಯಲ್ಲಿ. ಯಾವುದರ ಶೋರತೆಯಿತ್ತೋ, ಅದರ ಪ್ರತಿಕೃತಿಗಳನ್ನು ನಮ್ಮಿಂದ ಮಾಡಿಸಿಕೊಂಡಿದ್ದಾರೆ. ಕ್ಯಾಟಲಾಗನ್ನು ನೀನು ನೋಡಿರಬಹುದು, ಅಲ್ಲವಾ?”

ನಕಾರಾತ್ಮಕವಾಗಿ ಅವಳು ತಲೆ ಅಲುಗಾಡಿಸಿದಳು.

ಮೇಡಂ ಪ್ರಶ್ನಾರ್ಥಕವಾಗಿ ಗೌತಮೀಯ ಕಡೆ ನೋಡಿದರು.

“ಸಂಜಯ ಡಿಲಿವರಿ ತೆಗೆದುಕೊಳ್ಳಲು ಬಂದದಿನ, ಕ್ಯಾಟಲಾಗ್ ನೋಂದಿಗೆ ನಮಿತಾಳನ್ನು ಭೇಟಿಯಾಗಲು ಅಸ್ತ್ರತೀಗೆ ಹೋಗಿದ್ದರು. ಆದರೆ ಅಲ್ಲಿ ಅವಳ ಭೇಟಿಯಾಗಲಿಲ್ಲ. ಒಂದು ಗಂಟೆ ಮುಂಚೆಯೇ ಅವಳು ತಾಯಿಯೋಂದಿಗೆ ಮನೆಗೆ ಹೋಗಿದ್ದಾಳೆ ಎಂದು ಅಲ್ಲಿದ್ದ ಜನರು ಹೇಳಿದರು.

ಅವಳು ಯೋಚನೆಯಲ್ಲಿ ಬಿದ್ದಳು.

“ಯಾವ ದಿನದ ವಿಚಾರ ಇರಬಹುದು?”

“ಒಂದು ದಿನ ನಾನು ನಿನ್ನನ್ನು ಬೇಳಿಗ್ಗೆ ಭೇಟಿಯಾಗಿದ್ದೆನಲ್ಲ. ಅದರ ಮರುದಿನ ಬೇಳಿಗ್ಗೆ.” ಗೌತಮೀ ನೆನಪು ಮಾಡಿದಳು.

“ಒಂಬತ್ತುವರೆ-ಹತ್ತರವರೆಗೆ ನಾನು ಅಲ್ಲಿಯೇ ಇರುತ್ತಿದೆ. ಹಾಂ, ನಿನ್ನನ್ನು ಭೇಟಿಯಾದ ಮಾರನೆಯ ದಿನ ಬಹುಶಃ ಸ್ವಲ್ಪ ಬೇಗ ಹೊರಟುಹೋಗಿದೆ. ಆದರೆ ಯಾರೂ ಅವರ ಬಗ್ಗೆ ಹೇಳಲೇಬಲ್ಲ.”

“ಇರಲಿ ಬಿಡು. ಒಂದು ಅವಶ್ಯಕ ಮಾತು ಹೇಳುವುದು ಇದೆ ನಿನ್ನೊಡನೆ.” ಮೇಡಂ ಅವಳ ಕಡೆ ತಿರುಗಿದರು. “ಕ್ಯಾಟಲಾಗ್ ನೋಡು ಮೊದಲು, ಅನಂತರ ಮಾತನಾಡುವೇನೆ.”

ಒಂದು ಮಿನಿಟೆನಲ್ಲಿ ಗೌತಮೀ ಕ್ಯಾಟಲಾಗನ್ನು ತಂದು ಅವಳ ಕೈಗೆ ಕೊಟ್ಟಳು.

ಮುಖಿಪುಟದ ಮೇಲೆ ದೃಷ್ಟಿ ಹಾಯಿಸುತ್ತಿರೇ ತನ್ನ ಸೌಂದರ್ಯದ ಬಗ್ಗೆ ಆತ್ಮಮುಗ್ಳಾದಳು. ಆತ್ಮಭಿಮಾನದಿಂದ ದೀಪ್ತಾದ ರಜಪೂತ ಯುವರಾಜ್ಞಿ ಇವರೇನಾ? ಬಾಜೂಬಂದ ಹಾಗೂ ಬಳಿಗಳಿಂದ ಅಲಂಕೃತವಾದ ನಾಜೂಕು ಮುಗ್ಗೆ ಅವಳದೇ ತನ್ನ ಕೈಗಳೇ? ಗೆಜ್ಜೆ ಟಿಕಿ, ಕಂರಿ ಸರಗಳಿಂದ ಸಿಂಗಾರಗೊಂಡ ಕುತ್ತಿಗೆ ಅವಳದೇನಾ? ನಿಜವಾಗಿಯೂ ಅವಳು ಇಷ್ಟೊಂದು ಸುಂದರಳಿದ್ದಾಳಾ ಅಥವಾ ಸಿದ್ಧಾರ್ಥ ಮೆಹತಾನ ಕೌಶಲದ ಜಾಡೂ ಆಗಿದೆಯೇ ಅವಳ ಚಿತ್ರ?

ಅವಳು ತನಗೆ ತಾನೇ ಮುಗ್ಳಾಗಿರುವುದನ್ನು ಮೇಡಂ, ಅರಳಿರುವ ಗುಲಾಬಿಯೋಂದು ಗಿಡದ ಮೇಲೆ ತೂಗಾಡುತ್ತಿರುವುದನ್ನು ಅಕಸ್ಮಾತ್ ಕಂಡಂತೆ ಕಂಡರು.

ಅವಳಿಗಾಗಿ ಒಂದು ಆಕಷ್ಣಕ ಪ್ರಸ್ತಾಪ ಬಂದಿದೆ. ಜನಾಗಿ ಆ ಬಗ್ಗೆ ಯೋಚಿಸಬೇಕು.

ಹೃದ್ರಾಬಾದಿನ ಪ್ರತಿಷ್ಠಿತ ‘ರಾಧಾಕೃಷ್ಣ ಪರ್ನ್ ಡೀಲರ್’ ಅವರು ತಮ್ಮಲ್ಲಿ

ಹೈದ್ರಾಬಾದೀ ಶೈಲಿಯ ಅಭರಣಗಳಲ್ಲಿ ಮುತ್ತು ರತ್ನಗಳ ಅಮೂಲ್ಯ ಕಲೆಗಾರಿಕೆಯ ಕೌಶಲವನ್ನು ಕಲಿಯಲಿಚಿಸುವವರಿಗೆ ತರಬೇತಿ ಕೊಡಲು ಅಥವಾ ಪರ್ವತಮಂಡಣೆಯ ಪ್ರಯೋಗದ ದೃಷ್ಟಿಯಿಂದ ರೂಪಿಸಿದ್ದಾರೆ. ಹೀಗೆ ಅರಂಭವಾಗುವ ತರಬೇತಿ ಅವಧಿಯಲ್ಲಿ ಅವರಿಗಾಗಿಯೇ ಕೆಲಸ ಮಾಡಬೇಕಾಗುತ್ತದೆ. ಒಟ್ಟು ಹನೆಲ್ವಂದು ತಿಂಗಳ ಕೋಸ್‌ಎಂಬ ಅವಧಿ ತರಬೇತಿಯದು. ತರಬೇತಿ ಪಡೆಯಬಯಸುವವರು ಹೆಸರಿಗೆ ಮಾತ್ರ ಫೀಸು ತುಂಬಬೇಕಾಗುತ್ತದೆ. ಬಂಜಾರಾ ಹಿಲ್ಸ್‌ನಲ್ಲಿ ಅವರ ಶೋರೂಂ ಇದೆ. ಪತ್ತರಗಣ್ಯಿಯ ಹತ್ತಿರ ತರಬೇತಿ ಕೇಂದ್ರ ಇದೆ. ಇರುವ ಹಾಗೂ ಉಟ್ಟಿ-ತಿಂಡಿಯ ವ್ಯವಸ್ಥೆಯನ್ನು ಸ್ವಂತ ಮಾಡಿಕೊಳ್ಳಬೇಕಾಗುತ್ತದೆ.

ಒದುವುದರ ಜೊತೆಗೆ ಒಮ್ಮೆ ಅವಳು ಅಭರಣಗಳ ಅಥವಾ ಪರ್ವತನೆ ಮತ್ತು ಖಾಸ ಹೈದ್ರಾಬಾದೀಶೈಲಿಯ ತರಬೇತಿಯನ್ನು ಪಡೆಯಲು ಬಯಸಿದರೆ ಆದಷ್ಟು ಬೇಗ ಮಾಡಬೇಕು. ಈ ತರಬೇತಿ ಅವಳ ಭವಿಷ್ಯಕ್ಕೆ ಅತ್ಯಂತ ಉಪಯುಕ್ತವಾಗಬಲ್ಲದು, ಅವಳು ತಮ್ಮಾಡನೆ ಭವಿಷ್ಯದಲ್ಲಿ ಕೆಲಸ ಮಾಡಲಿ-ಮಾಡಿರಲಿ. ಏಕೇಷವಾದ ತಜ್ಞತೆಯಿಂಬುದು ವ್ಯಧರ್ವವಾಗುವುದಿಲ್ಲ. ತರಬೇತಿಯ ಅವಧಿಯಲ್ಲಿ ಅವಳ ಕೆಲಸ ಮಾಡಬೇಕಾಗುವುದಿಲ್ಲ. ಹಿಂದುಸ್ತಾನದಲ್ಲಿ ಎಲ್ಲಿಯಾದರೂ ಯಾವುದಾದರೂ ಪ್ರತಿಷ್ಠಿತ ಅಭರಣ ವ್ಯಾಪಾರಿಗಳಲ್ಲಿ ದಿಸ್ಕ್‌ನರ್ಮನ್ ಒಳ್ಳೆಯ ನೋಕರಿ ಸಿಕ್ಕೇ ಸಿಗುವುದು. ಅಷ್ಟೇ ಸುಲಭವಾಗಿ ಕೂಡ, ಅಧವಾ ಬ್ಯಾಂಕ್‌ನಿಂದ ಸ್ವಯಂ ಸಾಲ ತೆಗೆದುಕೊಂಡು ಬಿಜನೆಸ್ ಕೂಡ ಪ್ರಾರಂಭ ಮಾಡಬಹುದು.

ವಾಸ್ತವವಾಗಿ ತನ್ನ ಕಾಲಮೇಲೆ ತಾನು ನಿಲ್ಲುವ ಜೀವನದ ತಿರುವಿನಲ್ಲಿ ನಿಂತಿದ್ದಾಳೆ.

ಫೀಸಿನ ಚಿಂತೆಯನ್ನು ಅವಳು ತನ್ನ ಮೇಲೆ ಬಿಡಲಿ, ವಾಸಕ್ಕೆ ಉಟಕ್ಕೆ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕಾಗುವುದು, ಅದೂ ಎಲ್ಲ ಆಗುವುದು. ಅದ್ವಷ್ಟವಶಾತ್ ‘ಜ್ಯುಬಿಲಿಹಿಲ್ಸ್’ನಲ್ಲಿ ಅವಳ ಅತ್ಯಿಗೆಯ ಬಂಗಲೆ ಇಂಬಿದ್ದಿದೆ. ಹಿಂಭಾಗದಲ್ಲಿ ಮಾತ್ರ ಅವರ ಹಳೆಯ ಮಾಲಿ ಉದಯಗಿರಿ ಕುಟುಂಬಸಹಿತ ವಾಸವಾಗಿದ್ದಾನೆ. ಮಾಲಿ ಮತ್ತು ಅವನ ಹೆಂಡತಿ ವಯಸ್ಸಾದವರು, ಜೊತೆಗೆ ವಿಧವೆಯಾದ ಸೇಸೆ ಮತ್ತು ಅವಳ ಇಬ್ಬರು ಮಕ್ಕಳು ಇದ್ದಾರೆ. ಇಬ್ಬರೂ ಗಂಡು ಮಕ್ಕಳು. ಅವಳಿ ಮಕ್ಕಳು. ಮಾಲಿಯ ಮಗ ನಕ್ಕೆಲ್ಪಿಟ್ ಆಗಿದ್ದ. ಪೂಲೀಸ್ ಎನೋಕೌಂಟರಿನಲ್ಲಿ ನಿರ್ದಯವಾಗಿ ಹೊಲ್ಲಲ್ಪಟ್ಟದ್ದ. ಅತ್ಯಿಗೆ ಯಾವಾಗ ಹೈದ್ರಾಬಾದಿಗೆ ಬಂದರೂ ಮಾಲಿಯ ಸೊಸೆ ಅಡುಗೆ ಮಾಡುವುದರಿಂದ ಹಿಡಿದು, ಪಾತ್ರ ತೊಳೆಯವುದು, ಸ್ವಚ್ಛಗೊಳಿಸುವುದು ಎಲ್ಲಾ ಕೆಲಸಗಳನ್ನೂ ನಿರ್ವಹಿಸುತ್ತಾಳೆ. ಕಳೆದ ಎರಡು ಎರಡೂವರೆ ವರ್ಷಗಳಿಂದ ಅತ್ಯಿಗೆ ಅಸ್ವಸ್ಥಾಗಿದ್ದಾಳೆ. ಅಧರ್ಯೇಟಿಸ್‌ನಿಂದ ಅವರ ಕ್ಯಾ-ಕಾಲು ನಿಷ್ಪಿಯವಾಗಿದೆ. ಅವಳ ಒಬ್ಬೋಣಿ ಮಗಳು ಹಟಮಾಡಿ ಅವರೊಬ್ಬರನ್ನೇ ಅಲ್ಲಿ ಬಿಡಲು ಒಪ್ಪಲಿಲ್ಲ. ಅತ್ಯಿಗೆ ಮಗಳೊಂದಿಗೆ ಮೌಸ್ಕ್ಸ್-ಅಮೆರಿಕಾದಲ್ಲಿ ಇದ್ದಾರೆ.

೪೨ / ಆವಿಗೆ

ಅಲ್ಲದೆ ತರಬೇತಿಯ ಅವಧಿಯಲ್ಲಿ ಅವಳ ಸಂಬಳದಿಂದಲೂ ಅವಳು ವಂಚಿತಳಾಗಬೇಕಾಗಿಲ್ಲ.

ಅವಳು ಹೈದ್ರಾಬಾದಿಗೆ ಹೋಗುವುದನ್ನು ನಿಶ್ಚಯ ಮಾಡಿದರೆ ಅವಳ ಸಂಬಳವನ್ನು ಪ್ರತಿತಿಂಗಳು ಮೊದಲನೇ ತಾರಿಕು ಅವಳ ತಾಯಿಯ ಬಳಿ ಕಳಿಸಲಾಗುವುದು. ಅವಳ ಹೈದ್ರಾಬಾದಿನ ಖಿಚ್‌ನ್ಯೂ ಮೇಡಂ ಸ್ವಯಂ ನೋಡಿಕೊಳ್ಳುತ್ತಾರೆ. ತರಬೇತಿ ಮುಗಿದ ಮೇಲೆ ಅವರ ಸಾಲ ತೀರಿಸಲು ಅವಳು ಅವರಲ್ಲಿ ಕೆಲಸ ಮಾಡಬೇಕಾಗುತ್ತದೆ. ಸಾಲ ತೀರಿದ ಮೇಲೆ ಯಾವುದೇ ಭಾಧ್ಯತೆ ಇಲ್ಲ.

ಯೋಚಿಸಲಿಕ್ಕೆ ಅವಳು ವಾರ ಒಂದೂವರೆ ವಾರ ಟ್ಯೂ ತೆಗೆದುಕೊಂಡು ನಿಧಾನವಾಗಿ ಹೇಳಲಿ.

“ಸುವರ್ಣಾವಕಾಶ ಇದು. ಕೈಪ್ಪಿಹೋದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ” ಗೆಳತಿಯ ಹಾಗೆ ಮೇಡಂ ಎಚ್ಚರಿಕೆ ಹೇಳಿದರು.

ಈ ಸಲಹೆ ಅವಳಿಗೆ ಆಕರ್ಷಕ ಅನ್ವಯಿಸಿತು.

ಅವಳ ಭವಿಷ್ಯದ ಬಗೆಗೆ ಚಿಂತೆ ಮಾಡುವವರು ಯಾರಿದ್ದಾರೆ? ಗೌತಮಿಗೆ ತನ್ನ ಆಧಾರವನ್ನು ಗಟ್ಟಗೊಳಿಸಲು ಮೇಡಂ ನಿಡಿದ ಕೊಡುಗೆ ಕಡಿಮೆಯೇ? ಮೇಡಂ ಇಲ್ಲದೆ ಹೋಗಿದ್ದರೆ ಗೌತಮಿ ಎಂದೋ ಜೀವ ತ್ಯಜಿಸಿರುತ್ತಿದ್ದಳು.

ಅವಳ ಎದುರಿಗೆ ಇರುವ ಒಂದೇ ಒಂದು ಅಡಚಣೆಯಿಂದರೆ ಅವಳ ಕುಟುಂಬದ್ದು. ಅಪ್ಪಾಜಿಯೂ ಇಲ್ಲದ ಸಂದರ್ಭದಲ್ಲಿ ಅವಳು ಹನ್ನೋಂದು ತಿಂಗಳು ಮನಸೆಯನ್ನು ಬಿಟ್ಟು ಒಂಟಿರುವಾಗಿ ಇರಬಲ್ಲಿಂದೇ ಎಂಬುದೇ ಪ್ರಶ್ನೆ. ಅವಳು ಉತ್ತರಿಸಲು ಕಾಲಾವಧಿಯನ್ನು ಕೇಳಿದಳು.

“ಯೋಚಿಸಲು ಅವಕಾಶ ಕೊಡಿ ಮೇಡಂ, ನಿರ್ಣಯ ಮಾಡೋದಕ್ಕೆ ಮುಂಚೆ ಮನಸೆಯಲ್ಲಿ ಚಚೆ ಮಾಡಬೇಕ್ಕಳ್ಳು.”

“ನಿಶ್ಚಯವಾಗಿಯೂ, ಅದಕ್ಕೇ ನಾನೇ ಹೇಳಿದೆನಲ್ಲ, ವಾರ-ಹತ್ತು ದಿನಗಳ ಸಮಯ ತಗೋ ಅಂತ. ಒಮ್ಮೆ ಇಷ್ಟಿಲ್ಲದೆ ಹೋದರೆ, ಅದಕ್ಕೂ ಇತ್ತಾಯವಿಲ್ಲ. ಅಂಥ ಸಂದರ್ಭದಲ್ಲಿ ಬೇರೆ ಯಾರನ್ನಾದರೂ ಕಳಿಸಿಕೊಡಲು ಯೋಚಿಸುತ್ತೇನೆ. ಹಾಂ, ಉತ್ತರ ಮಾತ್ರ ಸರಿಯಾದ ವೇಳೆಗೆ ಕೊಟ್ಟಬಿಡಬೇಕು.”

“ಆಗಲಿ ಮೇಡಂ.”

ಅವಳ ವಾಕ್ಯ ಪೂರ್ಣವಾಗುತ್ತಿದ್ದಂತೆ ಬಾಗಿಲ ಕರೆಗಂಟೆ ಬಾರಿಸಿತು.

ಮೇಡಂ ಉಲ್ಲಾಸಭರಿತರಾದರು.

‘ಸಂಜಯ ಕನೋಯಿ ಹೋರತು ಬೇರೆ ಯಾರು ಇರಲು ಸಾಧ್ಯ?’

ಬಿಟ್ಟು ಬಾಣದಂತೆ ‘ಜೀಶಾಬ್ದ’ ಬಾಗಿಲು ತೆರೆಯಲು ಧಾವಿಸಿದ. ಅವಳ ಹೃದಯದ ಬಡಿತ ತೀವ್ರವಾಗತೋಡಿತು. ದುಃಖವೂ ಆಯಿತು. ಅಪ್ಪಾಜಿಯವರ ಮರಣದ

ಅವಿಗೆ / ಉತ್ತ

ವಿಷಾದ ಇಪ್ಪು ಬೇಗ ಅಪ್ರಸ್ತುತವಾಗಿಬಿಡಬೇಕೇ? ಆದರೆ ಅವಳ ಹೃದಯ ಈ ಯಾವ ಒಳ ವಿಚೇಕಕ್ಕೂ ಬಗ್ಗಲಿಲ್ಲ. ಮನಸ್ಸಿನ ಮುಖಗಳೆಷ್ಟೋ!

ಸಂಜಯ ಕನೋಯಿಯವರೇ ಆಗಿದ್ದರು. ಪ್ರೀತಿಯಿಂದ ಮೇಡಂ ಅವಳ ಪಕ್ಷದಲ್ಲಿಯೇ ಕುಳಿತಿದ್ದರು. ಅವಳು ದೃಷ್ಟಿಯನ್ನು ತಗ್ಗಿಸಿ ಹೇಗಿದ್ದಳೋ ಹಾಗೆ ನಿಂತೇ ಇದ್ದಳು.

ಮೇಡಂ ಅವರ ಅಭಿನಂದನೆಯಿಂದ ಪ್ರಭಾವಿತರಾದವರಂತೆ ಅವಳು ಅವಳ ಕಡೆ ಮುಂದುವರಿದರು. ನಿಷ್ಣಂಕೋಚವಾಗಿ ಅವಳ ಎರಡೂ ಕೈಗಳನ್ನು ತಮ್ಮ ಶಣ್ಣಿನ ಬಲಿಪ್ಪ ಕೈಗಳಲ್ಲಿ ಮುಗ್ಗು ನೀರಹಕ್ಕಿಯ ಹಾಗೆ ಹಿಡಿದು ಅವರು ತುಟಿಗಳಿಗೆ ಮುಟ್ಟಿಸಿ ಕಣ್ಣಿಗೆ ಒತ್ತಿಕೊಂಡರು. ಮೇಣಬ್ರಹ್ಮಿಯ ಕಂಪಿಸುವ ಕುಡಿಯ ಹಾಗೆ ಅವಳು ಕರಗತೊಡಿದಳು. ಬೊಗಸೆಯಲ್ಲಿ ಸಿಕ್ಕಿದ್ದ ನೀರಹಕ್ಕಿ ಕಂಪಿಸಿತು.

ಒಮ್ಮೆಲ್ಲ ಅವರ ಸ್ವರ ಭಾವುಕವಾಯಿತು.

“ನೀವು ನನ್ನ ಜೀವನದಲ್ಲಿ ದೇವರ ಹಾಗೆ ಬಂದಿರಿ, ನಮಿತಾ! ಧ್ಯೇಯಗೆಂಬೇಡಿ, ಬೋಲ್ಲಿ ಆಗಿರಿ! ನೀವು ಬೋಲ್ಲಿ ಇದ್ದಿರಿ. ಕೇವಲ ನಿಮ್ಮಲ್ಲಿ ಶಕ್ತಿಯನ್ನು ತುಂಬಿಕೊಳ್ಳಬೇಕು. ಸತ್ಯ ಕುರಾಪವಾಗಿತ್ತು. ಆದರೆ ಸತ್ಯ ಅದೇ ಆಗಿತ್ತು. ನಿಮ್ಮ ತಂದೆಯವರು ಬದುಕನ್ನು ಬದುಕುತ್ತಿರಲಿಲ್ಲ, ಸಾವನ್ನು ಬದುಕುತ್ತಿದ್ದರು. ಹೋರಾಟದ ವ್ಯಕ್ತಿಗೆ ನಿಷ್ಣಿಯತೆ ಎನ್ನುವುದು ಅಫೋಣಿತ ಮೃತ್ಯುವಿಗಿಂತ ಕಡಿಮೆ ಭಯಾನಕವಾಗಿರಲಿಲ್ಲ. ನೀವು ದುಃಖಪಡಬಾರದು. ತರೆದ ಹೃದಯಿಂದ ನಿಮ್ಮ ತಂದೆಯವರ ಕಷ್ಟಮುಕ್ತಿಯನ್ನು ಸ್ವೀಕಾರ ಮಾಡಿ ಅದನ್ನು ಎದುರಿಸುತ್ತ. ಗಾಯ ತುಂಬಲು ಬಹಳ ಸಮಯವೇನೂ ಬೇಕಾಗುವುದಿಲ್ಲ.”

ಹೆಗಲು ಹಿಡಿದು ಅವರು ಅವಳನ್ನು ಸೋಫಾದ ಮೇಲೆ ಕೂರಿಸಿದರು. ಕೆಲವು ಕ್ಷಣಿಗಳವರೆಗೆ ಅವರು ಅವಳ ಸಂತಾಪದಿಂದ ತ್ರಸ್ತಾಗಿ ಉದಾಸರಾದವರಂತೆ ಕಂಡರು. ಪುನಃ ಅದರಿಂದ ಹೊರಬಂದರು. ಮೇಡಂ ಅವರಿಗೆ ಮುಖಾಮುಖಿಯಾದರು.

“ಗೌತಮೀ ಎಲ್ಲಿ? ಕಾಣುತ್ತಿಲ್ಲವಲ್ಲ...?”

“ನಂಬರ್ ಒನ್ ಹುಚ್ಚಿ ಅವಳು. ಈಗಷ್ಟೇ ನಿಮ್ಮ ನಿರೀಕ್ಷೆಯಲ್ಲಿ ಇಲ್ಲಿಯೇ ಕುಳಿತಿದ್ದಳು. ಬೆಳಗಿನಿಂದ ಕಂಪ್ಯೂಟರ್ ನಲ್ಲಿ ಆಭರಣಗಳ ದಿಸ್ಪ್ಯನಿನ ಕೆಲಸದಲ್ಲಿ ಬಿದ್ದುಕೊಂಡಿದ್ದಾಳೆ. ಕರೆಸುತ್ತೇನೇ ತಡೀರಿ ಅವಳನ್ನು ಕೆಳಗೆ.”

‘ಜೀಶಾಬ್ದಿ’ನನ್ನ ಕರೆದು ತನ್ನ ಕಾದ್ಯಲೆಸ್ ನ್ನು ತರುವಂತೆ ಹೇಳಿದಳು. ಅವನು ತಂದಿತ್ತ.

“ಪೋನ್ ಬೇಡ ಬಿಡಿ. ನಾನು ಕರೆದುಕೊಂಡು ಬರ್ತೇನೆ” ಅವಳು ಉತ್ತರಕ್ಕೂಗಿ ಕಾಯದೆ ಮೆಟ್ಟಿಲಕಡೆ ಜಿಗಿದಳು. ಮನಸ್ಸನ್ನು ಸಮಾಧಾನಕ್ಕೆ ತಂದುಕೊಳ್ಳಲು ಮೆಟ್ಟಿಲುಗಳು ಅವಳಿಗೆ ಸೋಲಭ್ಯ ಒದಗಿಸಿದವು.

೪೬ / ಆವಿಗೆ

ಕೆಳಗೆ ಬರುತ್ತಲೇ ಗೌತಮಿ ಕ್ರಾಂತಿಕಾರಕ ಕಾರ್ಯಕ್ರಮದ ಫೋಷನ್ ಮಾಡಿದಳು—“ಹೊಟೆಲ್ ಪಾಮ್‌ಗ್ಲೋಫ್‌ಗೆ ಹೋಗೋಣ. ಸಮುದ್ರದ ದಂಡೆಯ ಮೇಲೆ, ತೆಂಗಿನ ಮರಗಳ ದಟ್ಟ ನೆರಳಿನಡಿ ಕೂತು, ಉಸ್ಕೃತ್ತ ಅಲೆಗಳ ಸ್ವರ್ಚದಲ್ಲಿ ಪಾಲುಗೊಳ್ಳುತ್ತ ತಾಜಾ ಎಳ್ಳನೀರಿನಲ್ಲಿ ವೋಡ್‌ಫ್ಲೂ ಕುಡಿಯೋಣ. ಗರಮಾಗರಮ್ ಜಿಕ್ನಾನೋಂದಿಗೆ ವೋಡ್‌ಫ್ಲೂ ರೆಕ್ಕೆ ಬಿಂಜೆತೊಡಗುತ್ತದೆ. ಬಟ್ಟೆ ಒಣಿಸುವ ದಾರದ ಮೇಲೆ ಕುಳಿತು, ಉಯ್ಯಾಲೆಯಾಡುವ, ಒದ್ದೆ ಹಕ್ಕಿಯಹಾಗೆ, ಹುಲ್ಲು—ತೊಪ್ಪಲು ತಿನ್ನುವವರಿಗೆ ಪನೀರ ತುಳುಕೇ ಒಳ್ಳೆಯದು.

ಗೌತಮಿಯ ಸಂಕೇತ ಅವಳ ಕಡೆಗಿತ್ತು.

ಕಾರ್ಯಕ್ರಮದ ಬಗ್ಗೆ ಮೇಡಂ ಬಟ್ಟಿಗೆ ನೀಡಿದಳು.

“ಕಾಫಿಯನ್ನು ಮನೆಯಲ್ಲಿಯೇ ಕುಡಿದು ಹೋಗೋಣವಾ?”

ಮೇಡಂ ಅವರ ಪ್ರಸ್ತಾವನೆಯನ್ನು ಸಂಜಯ ಕನೋಯಿ ನಿರಾಕರಿಸಿದರು.

“ಕಾಫಿಯನ್ನು ಅಲ್ಲಿಯೂ ಕುಡಿಯಬಹುದು. ಈಗ ನಾವು ಹೋರಟಬಿಡುವುದು ಒಳ್ಳೆಯದು.”

ಕಾರ್ಯಕ್ರಮ ಅವಳನ್ನು ಗೊಂದಲದಲ್ಲಿ ಕೆಡವಿತು. ಹಿಂಜರಿಯತ್ತ ಹೇಳಿದಳು,

“ಅನ್ಯಥಾ ಭಾವಿಸದಿದ್ದರೆ ನನ್ನನ್ನು ಮನೆಗೆ ಬಿಟ್ಟಬಿಡಿ. ಹೀಗೆಲ್ಲ ತೆರದ ಸ್ವಳಿದಲ್ಲಿ ಕೂತುಕೊಳ್ಳುವುದು ಸದ್ಯಕ್ಕೆ ನನ್ನಿಂದ ಸಾಧ್ಯವಿಲ್ಲ. ಯಾರದೋ ದೃಷ್ಟಿಗೆ ಬೀಳುವುದು ಹಾಗಿರಲಿ, ನನ್ನೊಳಗೇ ನನ್ನನ್ನು ನಾನು ಎದುರಿಸಲಾರೆ. ಇಂದು ಬೆಳಿಗ್ಗೆಯಪ್ಪೇ ನಾಲ್ಕನೆಯ ದಿನ...”

ಯಾರಿಗೂ ಯಾವ ಉತ್ತರವೂ ಹೋಳಿಯಲಿಲ್ಲ. ಮೌನವು ಶಿಕಾರಿಯ ಬಲೆಯ ಹಾಗೆ ಹರಡಿತು.

“ಮನೆಯಿಂದ ಮೊದಲು ಹೋರಣೋಣ. ಅಲ್ಲಿ ಹೋದ ನಂತರ ಯಾವುದಾದರೂ ಕಾಟೇಜ್ ಬುಕ್ ಮಾಡಿದರಾಯಿತು.” ಸಂಜಯ ಕನೋಯಿ ಸೋಫಾದಿಂದ ಏಳುತ್ತ ಹೇಳಿದರು.

“ಉಹಂ.... ಅದು ಸಿಗಲಿಕ್ಕಿಲ್ಲ....” ಗೌತಮಿ ಪಯಾರ್ಕಯದ ಬಗ್ಗೆ ಸಂಶಯ ಪ್ರಕಟಿಸಿದಳು... “ಬೆಳಿಗ್ಗೇನೆ ಬುಕ್ ಮಾಡಿದಿದ್ದರೆ ಹೊದಾಗಿತ್ತು....”

ಮತ್ತೆ ವಿಷಯಾಂತರ ಮಾಡಿದಳು ಗೌತಮಿ.

“ಅರೆ... ಹಾಂ, ಸಿದ್ಧಾಧ್ರನಿಗೆ ನಿಮ್ಮ ಮುಕ್ಕಾಲು ಕೋಟಿ ವ್ಯವಹಾರದ ಸುದ್ದಿ ಹೇಳಿದಿರಾ?”

“ಸಂತೋಷದ ಮೇಲೆ ಮರಳು ಉಗ್ಳಿವುದು ನನಗೆ ಇಪ್ಪವಾಗಲಿಲ್ಲ.” ಸಂಜಯ ಕನೋಯಿಯ ಸ್ವರ ಗೊತ್ತಿಲ್ಲದಂತೆಯೇ ಕಹಿಯಾಯಿತು. “ಸಿದ್ಧಾಧ್ರನಿಗೆ ವಿಂಡಿತವಾಗಿಯೂ ಸಂತೋಷವಾಗುತ್ತದೆ. ಆದರೆ ಮರುಕ್ಕಣ ವ್ಯಂಗ್ಯವಾಗಿ

ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡೋದಿಲ್ಲ.”

ಗೌತಮಿಗೆ ಅವರ ಅಭಿಪ್ರಾಯ ಸರಿಯೆನಿಸಲಿಲ್ಲ.

“ಅದು ಅವರವರು ವಿಚಾರ ಮಾಡಿದ ಹಾಗೆ...”

“ಸಿದ್ಧಾರ್ಥನೊಡನೆ ನಾನು ಕೇವಲ ಕೆಲಸದ ಸಂಬಂಧವನ್ನು ವಾತ್ರ ಇಟ್ಟಿಕೊಳ್ಳಬಯಸುತ್ತೇನೆ. ನಮ್ಮೊಂದಿಗೆ ಕೆಲಸ ಮಾಡುವವರ ಗುಂಪು ನನ್ನ ಸ್ವಂತದ ಸುಖದುಃಖದಲ್ಲಿ ಭಾಗಿಯಾಗುವ ಅವಶ್ಯಕತೆಯಿಲ್ಲ.”

“ಹಾಗೆಯೂ ಆಗಬಹುದು, ಆಗದೆಯೇ ಇರಬಹುದು. ತನ್ನ ಎಲ್ಲೆ ಮತ್ತು ಸಾಮಧ್ಯಗಳ ಮೇಲೆ ಅವಲಂಬಿಸಿರುತ್ತದೆ” ಇಂಗ್ನಿಷ್ನಲ್ಲಿ ಸಿಟ್ಟಾಗಿ ನುಡಿದಳು ಗೌತಮಿ.

ಮರುಕ್ಕಣ ಜಾಗರೂಕಳಾದಳು. ಉತ್ತೇಜನೆ ಮತ್ತು ಸುಖದ ರೋಮಾಂಚಕಾರಿ ವಾತಾವರಣವನ್ನು ಕೆಡಿಸಿದ ಅಕ್ಕಮ್ಮತೀಯೆ ತನ್ನಿಂದ ಆಗಿದೆ.

“ಶಾ ಹೀಗಿದೆಯೋ.....” ಗೌತಮಿ ಸಂಗತಿಯನ್ನು ಸರಿಪಡಿಸಲು ಪುನಃ ತುಂಟತನಕ್ಕಿಳಿದಳು.

“ಇಂದು ನೀವು ವಿಶೇಷವಾಗಿ ನಮಿತಾಳನ್ನು ಸ್ವಾಗತಿಸಲು ಕಾತರಾಗಿದೀರಿ. ಕೆಟ್ಟವರು ಅಂದರೂ ಸಹಿಸಿಕೊಳ್ಳುವ ಸಹೃದಯತೆಯನ್ನು ತೋರಿಸ್ತಿದೀರಿ. ಅನಿವಾರ್ಯವಾಗಿ ನಾವು ನಿಮ್ಮನ್ನು ಸಂತೋಷವಾಗಿ ಬಿಡುಗಡೆಗೊಳಿಸಿದ್ದೇವೆ. ನಮಿತಾಳನ್ನು ನಗರದಲ್ಲಿ ದೂರ ಕರೆದುಕೊಂಡು ಹೋಗಿ. ಲಾಂಗ್ ಡ್ರ್ಯೂಫ್ ಮೇಲೆ. ಕುಡಿಸಿ-ತಿನಿಸಿ. ಈ ಹುಟ್ಟಿ ತನ್ನ ದುಃಖದಿಂದ ಹೋರಗೆ ಬರುವುದು ಅವಶ್ಯವಾಗಿದೆ. ನಮ್ಮದೆಲ್ಲ ವಿನುಬಿಡಿ. ಒಳ್ಳೆಯ ಉಡುಗೊರೆ ಕೊಟ್ಟರೆ ಸಂತುಪ್ತರಾಗಿಬಿಡ್ದೇವೆ. ಅಧವಾ ಮುಂದಿನ ಭೇಟಿಯಲ್ಲಿ ಯಾವಾಗಲಾದರೂ ಚನ್ನಾಗಿ ಪಾಟ್ ಮಾಡಿದರೂ ಸಾಕು.”

“ಬಹುಶಃ ಸಿಟ್ಟಬಂತು ಅಂತ ಕಾಣಿಸ್ತದೆ” ಸಂಜಯ ಕನೋಯಿ ಗೌತಮಿಯ ಮನಸ್ಸನ್ನು ಸಮಾಧಾನಪಡಿಸಿದರು.

“ಅಂಥದ್ದೇನೂ ಸಂಗತಿಯಲ್ಲ. ನಮ್ಮ ಕಡೆಯಿಂದ ಇದು ಬೋನಸ್....”

ತಂಪರೆಗೆ ಸುಮ್ಮನಿದ್ದ ಮೇಂಡ ಕೂಡ ನಕ್ಕಿ ಬೋನಸ್ ಮೇಲೆ ಮುದ್ದೆಯೊತ್ತಿದರು.

“ಒಂದು ತಿಂಗಳು ಮುಂಚೆನೇ ಗೌತಮಿಯ ಬುದ್ಧಿಗೆ ಅಸೂಯೆ ಬಂದಿತ್ತು. ಅವಳ ಬುದ್ಧಿಗೆ ಹೊಳೆದದ್ದು ಇಟ್ಟು ಬೇಗ ನಿಜವಾಗ್ತದೆ ಅನಿಸಿರಲಿಲ್ಲ.

“ಕಮಾಲ್ ನೋಡಿ, ಅದೂ ಸಂಜಯ ಕನೋಯಿ ಭೇಟಿಯಾದ ಮೇಲೆ ಅನಿಸಿದ್ದು.”

ಎಲ್ಲರ ನಗು ತುಂಬ ಹೊತ್ತಿನವರೆಗೆ ಅವರ ಮಧ್ಯ ತರಂಗಿತವಾಗುತ್ತಿಲ್ಲ. ಅವಳ ಬೇಸರ ಎಲ್ಲಿಯೋ ಮೋಡದ ಹಾಗೆ ಜೆದುರಿಹೋಗಿತ್ತು. ಮನಸ್ಸ ಸ್ವಲ್ಪ ಸರಸವಾಯಿತು. ಅವರ ಜೊತೆಗೆ ಆಕೆ ಸೇರಿಹೋದಳು.

ಒಡುತ್ತಿರುವ ಗಾಡಿಯಲ್ಲಿ ಬಹಳ ಹೊತ್ತಿನಿಂದ ಯಾರೂ ಮಾತನಾಡದೆ ಸುಮ್ಮನೆ

ಉತ್ತ / ಆವಿಗೆ

ಕುಳಿತಿದ್ದಾರೆ... ಏನೋ ಗೊಂದಲದಲ್ಲಿ ಸಿಕ್ಕವರ ಹಾಗೆ. ಮಾತು ಎಲ್ಲಿಂದ ಶುರು ಮಾಡುವುದು? ಹೇಗೆ ಶುರುಮಾಡುವುದು? ಆ ಸಂದರ್ಭದ ವಿಕಾಂತ ಎಷ್ಟೊಂದು ಮೌನದಿಂದ ಆವೃತವಾಗಿದೆಯೆಂದರೆ ಕಂರದ ಸಂಪೂರ್ಣ ಶಬ್ದ ಭಂಡಾರವೇ ನಿಂತುಹೋಗಿದೆ, ನಿಶ್ಚಯವಾಗಿದೆ.

ವಿಚಿತ್ರ, ಒಳಗಿನಿಂದ ಅವಳು ಸಂಜಯ ಕನೋಯಿ ಬಗೆಗೆ ಭಾವನಾತ್ಮಕ ನಿಕಟತೆಯನ್ನು ಅನುಭವಿಸುತ್ತಿದ್ದಾಳೆ. ಪ್ರತ್ಯೇಕವಾಗುತ್ತಲೇ ಸಂಕೋಚದ ಅಪರಿಚಯ ಭಾವದ ಹೊದಿಕೆಯನ್ನು ಹೊದೆದುಕೊಳ್ಳುತ್ತಾಲೆ.

“ನನ್ನ ಕಡೆ ನೋಡಿ, ನಮಿತಾ... ಲ್ಲಿಸೋ... ಕಿಡಕಿಯ ಹೊರಗಿನ ಗಿಡ ಮರಗಳ ಜೊತೆಗೆ ನೀವು ಯಾವಾಗಲಾದರೂ ಇರಬಲ್ಲಿರಿ, ಆದರೆ ನನ್ನೊಡನೆ ಸಾಧ್ಯವಾಗದು.”

ಸಂಜಯ ಕನೋಯಿ ಆತ್ಮ ಸ್ವೀಕಾರದಂತೆ ಮಾಡಿದರು...

“ವಿಶ್ವಾಸವಿಡಿ, ಬಹಳ ಕಷ್ಟದಿಂದ ಈ ಸಮಯ ಸಿಕ್ಕಿದೆ. ಸಂಜೀ ಆಗಲಿಲ್ಲ ಒಂದು ಮಹತ್ವದ ವ್ಯವಹಾರವನ್ನು ಸ್ಥಗಿತಗೊಳಿಸಿ, ಕೇವಲ ನಿಮ್ಮ ಸಹಯೋಗದಿಂದ ಪಡೆಯಬಹುದಾದ ಸಾಧ್ಯವನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳಲು...

ಅವರು ಸ್ವಷ್ಟಪಡಿಸಿದರು.

“ಮೇಡಂ ಪುತ್ತು ಗೌತಮಿಂರುನ್ನು ಆವುಂತಿಸುವುದು ಕೇವಲ ಜೀವಚಾರಿಕತೆಯಾಗಿತ್ತು. ಗೌತಮಿ ಬುದ್ಧಿವಂತಳು. ಅವಳು ಗ್ರಹಿಸಿಬಿಟ್ಟಳು. ನಾವು ಅವಳಿಗೆ ಕೃತಜ್ಞಾನಿದೇನೆ. ಭರವಸೆಯಿಡಿ ನಮಿತಾ, ನಾನು ಕೇವಲ ನಿಮ್ಮೊಂದಿಗೆ ಇರಲು ಬಯಸುತ್ತಿದ್ದೆ. ಕೇವಲ ನಿಮ್ಮೊಂದಿಗೆ ಮಾತ್ರ...”

ಕಿವಿಯಲ್ಲಿ ಪಿಸುಗುಟ್ಟಿಪ ಸಂಜಯ ಅವರ ಅಸ್ತಿತ್ವಸ್ವರ ಅವಳನ್ನು ನವರೇಳಿಸುವ ಮಾದಕತೆಯಲ್ಲಿ ಮುಖುಗಿಸಿತ್ತು. ಸ್ವರದಲ್ಲಿ ಎದ್ದು ಸಾವಿರ ಸಾವಿರ ಕಂಪನಗಳ ಸ್ವರ್ಶವು ದೇಹದ ಮೇಲೆ ಚಂದನದ ಟೊಂಗಿಗಳಂತೆ ನೇವರಿಸಿತು.

ಚಡಪಡಿಸುತ್ತ ಬಿಡುಗಡೆಗಾಗಿ ವಿಷಯಾಂತರ ಮಾಡಿದಳು.

“ನಿಮ್ಮಲಾಜಿ ಹೇಗಿದಾರೆ?”

ಸ್ವರದ ಕಂಪದ ಸ್ವರ್ಶ ಅಲುಗಾಡಿಸಿತು, ಚುಚ್ಚಿದಂತೆ ಭಾಸವಾಯಿತು.

“ಚನ್ನಾಗಿಯೇ ಇರಬಹುದು...”

ಯಾಕೋ ಅವರು ಸ್ವಲ್ಪ ಸಿಕ್ಕಾಗಿದ್ದರು.

“ಒಂದು ಮಾತು ಹೇಳಲಾ ನಮಿತಾ! ನನ್ನ ಮತ್ತು ನಿಮ್ಮ ಪರಸ್ಪರರ ನಡುವೆ ನಿಮ್ಮಲಾ ಬಂದು ನಿಲ್ಲುವುದನ್ನು ನಾನು ಅಪೇಕ್ಷಿಸುವುದಿಲ್ಲ. ನಿಮ್ಮಲಾ...ನಿಮ್ಮಲಾ... ಪ್ರತಿಕ್ಷಣ ತಲೆಗೇರಿದ ಭೂತದ ಹಾಗೆ ತುಳಿಯುತ್ತಿರುತ್ತಾಳೆ ನನ್ನ ಮಿದುಳನ್ನು. ನನ್ನ ಹೃದಯವನ್ನು. ನನಗೆ ಅವಳನ್ನು ಕಂಡರೆ ಅಸಹ್ಯ. ಅವಳ ನೇರಳು ಕಂಡರೂ ಅಷ್ಟೆ. ಗೊತ್ತಾ ನಿಮಗೆ! ಎಲ್ಲವನ್ನೂ ಹೇಳಬಿಟ್ಟಿದ್ದೇನೆ. ಅಂದಮೇಲೆ ಯಾಕೆ ಅವಳ

ಅವಿಗೆ / ಉತ್ತರ

ಚಚೆ ಮಾಡಬೇಕು? ಭಾಗ್ಯವು ಹೆಂಡತಿಯ ಬದಲಿಗೆ ಕುಂಟಲಗಿತ್ತಿಯನ್ನು ಕಟ್ಟಿದೆ ನನ್ನ ಕೊರಳಿಗೆ. ನಾನು ಆ ಕುಂಟಲಗಿತ್ತಿಯಿಂದ ಮುಕ್ತನಾಗಬಯಸುತ್ತೇನೆ.”

ಅವರ ಅನಿರೀಕ್ಷಿತ ಪ್ರಲಾಪ ಅವಳನ್ನು ತಣ್ಣಾಗಿಸಿತು. ಗಾಬರಿಯಾದ ಅವಳು ವಿವರಣೆ ನೀಡಿದಳು.

“ಅಹಮುದಾಬಾದೋನಲ್ಲಿ ನಡೆದ ಗೋಷ್ಠಿಯ ಸಂದರ್ಭದಲ್ಲಿನ ಅವರ ಕಾರ್ಯಗಳನ್ನು ತಿಳಿಯಲು ನಾನು ಉತ್ಸರ್ಜಾಗಿದ್ದೆ. ನಿಮಗೆ ತಲುಪಲು ಸಾಧ್ಯವಾಗದ್ದಕ್ಕೆ ನೀವು ಒಂತೆಪಡುತ್ತಿದ್ದಿರಲ್ಲವಾ? ಅದಕ್ಕೆ ಕೇಳಿದೆ.”

ತಮ್ಮ ಸಹನೆ ತಪ್ಪಿಹೋಗಿ ಏನೋ ಮಾತನಾಡಿದ್ದಕ್ಕೆ ಅವರು ಸ್ವಯಂ ತಮ್ಮ ಬಗೆಗೇ ಕ್ಷಮಿಸಿದ್ದರು. ಕ್ಷಮೆಯನ್ನು ಕೇಳುತ್ತ ಅವರು ಹೇಳಿದರು.

“ಸಾರಿ, ಸುಮ್ಮನೆ ನಿಮ್ಮ ಮೇಲೆ ರೇಗಿಬಿಟ್ಟೆ ನಾನು...”

ನಂತರ ಸಹಜಸ್ಥಿಗೆ ಮರಳಿ ಅವರು ಹೇಳಿದರು.

“ವಾಸ್ತವವಾಗಿ ಒಳಗೊಳಗೇ ಉಕ್ಕಿಸಿರುವ ಅಸಂತೋಷವು ಬಹುಶಃ ಈಗ ಮಿತಿಯನ್ನು ಏರಿ ನಿಯಂತ್ರಣದಲ್ಲಿರಲು ಅಸಮರ್ಪಳವಾಗಿರಬೇಕು.” ಒಮ್ಮೆಲೇ ಅವರು ಅವಳ ಬಲಗ್ರಾಹಿಯನ್ನು ತಮ್ಮ ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದರು. ಎಪ್ಪು ಬಿಗಿಯಾಗಿ ಹಿಡಿದಿದ್ದರೆಂದರೆ ಬಹುಶಃ ಎಲ್ಲ ಅವಳ ಅಂಗ್ರೇ ತಪ್ಪಿಹೋದೀತೇನೋ ಎಂಬ ಅನುಮಾನವಿದ್ದವರಂತೆ.

“ನಿನು ಯೋಚಿಸಿದ್ದನೋ ಅದೇ ಆಗಿದೆ. ಅದೇ ಆಗುವುದಿತ್ತು. ಗೋಷ್ಠಿಯಲ್ಲಿ ಅವಳ ವ್ಯವಹಾರವೆಲ್ಲ ಪಿತ್ತನಿಷ್ಪೇಯಿಂದಾಚೆ ಸರಿಯಲೇ ಇಲ್ಲ. ಸಂಪೂರ್ಣ ಸರ್ಕಾರನಲ್ಲಿ ಅವಳು ಶೈಷ್ಣಿಕ ರತ್ನ-ಪಚ್ಚೆಯ ಕತ್ತರಿಸುವಿಕೆಯಲ್ಲಿ ಕಂಡುಬರುವ ಸೌಕರ್ಯ-ಆಸೌಕರ್ಯಗಳ ಬಗೆಗಷ್ಟೇ ಸೀಮಿತಳಾಗಿದ್ದಳು. ಸರಕಾರಿ ಅಸಹಕಾರದ ಬಗೆಗೆ ತೀಕ್ಷ್ಣವಾದ ಟೀಕೆಗಳನ್ನು ಮಾಡುತ್ತ ಉಳಿದರು. ವಿದೇಶಿ ವಿನಿಮಯವನ್ನು ದೊರಕಿಸಿಕೊಡುವ ಉದ್ದೋಷಗಳನ್ನು ಘೋಷಿಸಿದ್ದರೂ, ಸರಕಾರಿ ಕಡಿತ ಮಾತ್ರ ತೋರಿಕೆಯದೇ.”

ದೀರ್ಘಶಾಸ್ವತ ಬಿಟ್ಟು ಹೇಳಿದರು.

“ನನ್ನ ಪ್ರಸ್ತಾವನೆಯನ್ನು ನಿಶಿಲ ಮಾಡಿದ. ಜನ್ಮಾಗಿ ಸಮರ್ಪಣನೆಯನ್ನು ಮಾಡಿದ. ನಿಮುಕ್ತಾರ್ಥಕಾರಿಗಳನ್ನು ಬಿಟ್ಟು ಎಲ್ಲ ಪ್ರತಿನಿಧಿಗಳು ಪ್ರಸ್ತಾವನೆಯ ಬಗೆಗೆ ಒಮ್ಮೆತಕ್ಕೆ ಬಂದರು. ಪ್ರಸ್ತಾವನೆ ಶಿಫಾರಸು ಮಾಡಲಾಯಿತು. ಈಗಿನ ಸರಕಾರದ ನೀತಿಯೇನು ಅಂದರೆ, ‘ನಾಳೆ ಮಾಡೋದನ್ನು ಇಂದುಮಾಡು. ಇಂದು ಮಾಡೋದನ್ನು ಈಗ ಮಾಡು! ಮೊನ್ನೆ ಮಧ್ಯಾಹ್ನಪೇ ಸರಕಾರದ ಅಂತಿಮ ನಿರ್ಣಯ ಗೊತ್ತಾಗಿದೆ. ಬಡೋದೆಯಲ್ಲಿ ಅದು ಒಂದು ಅತ್ಯಾಧುನಿಕವಾದ ಆಭರಣಗಳ ಡಿಸ್ಪ್ಲೆನಿಂಗ್ ಸೆಂಟರನ್ನು ಸ್ಥಾಪನೆ ಮಾಡಲು ಹೊರಟಿದೆ. ನಮ್ಮ ಉದ್ದೋಷಕ್ಕೆ ಹೊಸದಾರಿಗಳು ತೆರೆದುಕೊಳ್ಳುತ್ತವೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ನಮ್ಮ ಕಾರವಾನೆಯಲ್ಲಿ ಉದ್ದೋಷ ಸಿಗುತ್ತದೆ.

ಉತ್ತರ / ಆವಿಗೆ

ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರಕೋಡಷ್ಟೇ ಅಲ್ಲ, ಕುಶಲ ಕೆಲಸಗಾರರ ಕೊರತೆಯಿಂದ ನಮಗೂ ಅಪ್ಪು ಮುಕ್ತಿ ಸಿಕ್ತದೆ.”

ಸ್ವಲ್ಪ ಶಿಧಿಲವಾಗಿದ್ದ ಮುಷ್ಟಿಯ ಬಿಗಿತ ಪ್ರನಃ ಬಿಗಿಯಾಯಿತು.

“ಸರಕಾರದ ಈ ಕಾರ್ಯಾಚರಣೆ ನನ್ನ ಗುರಿಯ ಸಫಲತೆಗೆ ಸಾಕ್ಷಿ. ಸರಕಾರದ ನಿರ್ಣಯಿಂದ ನನಗೆ ತುಂಬ ಸಂತೋಷವಾಗಿದೆ! ಬಹಳ....”

ನಿಮ್ಮಲಾಳೋಡನೆ ಇತ್ತೀಚೆಗೆ ಅವರ ಭೇಟಿ ಕಡಿಮೆಯಾಗುತ್ತಿರುವುದನ್ನು ಅವರು ತಿಳಿಸಿದರು. ಇತ್ತೀಚೆನ ದಿನಗಳಲ್ಲಿ ಮತ್ತೊಂದು ಭೂತ ತಲೆಯೇರಿ ಕುಳಿತಿದೆ. ಹೈದರಾಬಾದಿಗೆ ಹೋಗಿ ಕುಳಿತಿದ್ದಾಳೆ. ತಾನು ತಾಯಿಯಾಗುವ ಸಾಧ್ಯತೆಯನ್ನು ಪರೀಕ್ಷಿಸಿಕೊಳ್ಳಲು ವಿಜ್ಞಾನ ಸಂಸ್ಥೆ ಸಿ.ಸಿ.ಎಂ.ಬಿ.-ಸೆಂಟರ್ ಘಾರ್ ಸೆಲ್ಯೂಲರ್ ಆಂಡ್ ಮೊಲಾಕ್ಸುಲರ್ ಬಯಾಲಜಿಯಲ್ ಲಾಪ್ನಿದೆಸೆಲ್ಕ ಡಾ. ಪಿ.ಡಿ. ಗುಪ್ತಾ ಅವರನ್ನು ಭೇಟಿಯಾಗಲು, ಇಂಡಿಯನ್ ಎಕ್ಸ್‌ಪ್ರೈಸ್‌ನಲ್ಲಿ ಅವಳು ಡಾ. ಪಿ.ಡಿ. ಗುಪ್ತಾ ಅವರ ಒಂದು ಲೇಖನ ಓದಿದ್ದಳು. ‘ಎಕ್ಸ್‌ಟ್ರಾರ್‌ಟರೀನ್ ಪ್ರೈನ್‌ನ್‌ಸ್‌’ ಅಥವಾ ‘ಎಕ್ಸ್‌ಪ್ರೈಸ್‌ಕ್ರಿಕ್ ಪ್ರೈನ್‌ನ್‌ಸ್‌’ ಅಥಾವತ್ ಗಭಾರತಯಾದ ಹೋರಗೆ ಆಗುವ ಗಭರ್‌ಧಾರಣೆಯ ಬಗ್ಗೆ. ಡಾ. ಪಿ.ಡಿ. ಗುಪ್ತಾ ತಮ್ಮ ಲೇಖನದಲ್ಲಿ ಚಾಲ್ಸ್‌ಡಿಕೆನ್‌ನ ಟಿಪ್ಪಣಿಯನ್ನು ಉದ್ದೃತ ಮಾಡಿದ್ದಾರೆ. ಎಕ್ಸ್‌ಪ್ರೈಸ್‌ಕ್ರಿಕ್ ಪ್ರೈನ್‌ನ್‌ಸ್ ಎ ಡಿಸೀಜ್ ಇನ್ ಪ್ರಿಚ್ ಡೆಫ್ ಆಂಡ್ ಲ್ಯಾಫ್ ಆರ್ ಸೋ ಸ್ಟೇಂಜಲ್ ಬೆಂಡೆಡ್.”

ಕೇಳಿ ಅವಳಿಗೆ ವಿಸ್ತೃಯವಾಯಿತು.

“ಅಂದರೆ ನಿಮ್ಮಲಾ ಅವರು ಈಶಾಳನ್ನು ದತ್ತಕ ತೆಗೆದುಕೊಳ್ಳುವ ತಮ್ಮ ಇಚ್ಛೆಯನ್ನು ಬದಲಿಸಿದರಾ?”

ಅವರು ಅವಳ ನೆನಪಿನ ಬಗ್ಗೆ ಚಕ್ಕಿತರಾದರು.

“ಈಶಾ ಹೆಸರೂ ಕೂಡ ನೆನಪಿದೆಯಾ ನಿಮಗೆ?”

“ನಿಮ್ಮಲಾ ಅವರ ನಡುವಳಿ ಸೋದರಿ ಶಾರದಾ ಅವರ ಮಗಳಲ್ಲವಾ! ನೀವು ಹೇಳಿದ್ದಿರಿ. ಮರೆಯುವ ಪ್ರಶ್ನೆಯೇ ಏಣುವುದಿಲ್ಲ. ಅಪ್ಪಾಜಿ ಹೇಳಿದ್ದರು—ನೆನಪಿನೊಂದಿಗೆ ಹೆಚ್ಚಾಗಿ ಮನುಷ್ಯ ಸಂಬಂಧವನ್ನೂ ಇಟ್ಟಿಕೊಳ್ಳುವುದಿಲ್ಲ. ಆದ್ದರಿಂದ ತನ್ನನ್ನೂ ನೆನಪಿನಲ್ಲಿಟ್ಟಿಕೊಳ್ಳುವುದಿಲ್ಲ. ಅನ್ನರನ್ನೂ, ಸ್ವಯಂ ತನಗೇ ಇದೊಂದು ಒಗಟಾಗಿದೆ.”

“ಸರಿಯಾಗಿ ಹೇಳಿದ್ದರು.” ಅವಳ ಕ್ಯೇಯನ್ನು ತಮ್ಮ ಮುಷ್ಟಿಯಿಂದ ಮುಕ್ತಗೊಳಿಸಿ ಅವರು ಬೆರಳಿನಿಂದ ಅದರ ಮೇಲೆ ಏನೋ ಬರೆಹವನ್ನು ಬೆರಳಿನಿಂದ ಬರೆಯತೋಡಿದರು.

ಮುಧುರವಾದ ಪುಲಕದಿಂದ ಅರಕ್ತವಾಗಿದ್ದ ಅವಳ ಶ್ವಾಸ ಕಟ್ಟತೋಡಿತು. ಆಕಸ್ಯಾತ್ಮಾಗಿ ಹಿಡಿತದಿಂದ ತಪ್ಪಿಸಿಕೊಂಡ ಹರಿಣದ ಮರಿಯಂತೆ ತಪ್ಪಿಸಿಕೊಳ್ಳಲು ಕಾತರಗೊಂಡಿದ್ದ ಅಂಗ್ಯರೂನ್ನು ಅವಳು ಅವರ ಬೆರಳ ಬರೆಹದಿಂದ

ಮುಕ್ತವಾಗಿಸಬಯಸಿದಳು. ಆದರೆ ತನ್ನ ಪ್ರಯತ್ನದಲ್ಲಿ ಏನೋ ಬಲವೇ ಇಲ್ಲದು, ಅವಳಿಗೆ ತನ್ನ ಬಗಗೇ ಸಂದಿಗ್ಧವನ್ನಂಟುಮಾಡಿತು.

ತನ್ನನ್ನು ದುರ್ಬಲತೆಯಿಂದ ಕೊಡವಿಕೊಂಡಳು ಅವಳು.

“ನಿಮ್ಮ ಮಾತಿನಂತೆ, ನೀವು... ಆಸ್ತ್ರತ್ವೆಗೆ ಪೋನ್ ಮಾಡಲೇ ಇಲ್ಲ...”

ಅವಳ ಕೌಶಲದ ಬಗಗೆ ಅವರಿಗೆ ನಗುಬಂತು.

“ಮಾಡಿದ್ದೆ”

“ಸುಜ್ಞು”

“ವಿಶ್ವಾಸವಿಡಿ. ಆ ಪವಾರ್ ಯಾರು?”

ಅವಳು ಬೆಳ್ಳಿಪಿಡ್ಡಳು.

“ಪೋನ್ನಾನಲ್ಲಿ ಅವರೇ ಸಿಕ್ಕರು. ನಿಮ್ಮಿಂದ ಕೇಳಿದಾಗ ಬಹಳ ರೂಕ್ಷವಾಗಿ ಮಾತನಾಡಿದರು. ಅವರು ಪೋನಿಗೆ ಸಿಗುವ ಸಂಭವ ಇಲ್ಲ. ತಂದೆಯವರ ಸ್ಥಿತಿ ತುಂಬಾ ನಾಜೂಕಾಗಿದೆ. ನೀವು ಯಾರು?”

ಅವರು ಹೇಳಿದರು,

“ಪೋನ್ ಇಟ್ಟಿಟ್ಟಿ ನಾನು. ಪರಿಚಯ ಹೇಳುವುದು ಅವಶ್ಯವಿಲ್ಲ ಅನಿಸಿತು. ಮನೆಗೆ ತಲುಪಿದ ಸರಿಯಾಗಿ ಎರಡನೆಯ ದಿನವೇ ಬೆಳಗಿನ ಹನ್ನೊಂದು ಗಂಟೆ ಸುಮಾರಿಗೆ ನಾನು ಪೋನ್ ಮಾಡಿರಬಹುದು.”

ಮತ್ತೆ ಹೇಳಿದರು.

“ಗೌತಮೀಯಿಂದ ನಿಮ್ಮ ವಿಚಾರಗಳನ್ನು ಶಿಳಿಯತ್ತಲೇ ಇದ್ದೆ. ಮೇಲಾಗಿ ಡಿಲಿವರಿ ತಗೊಳಿಣ್ಣೆ ದಿನ ಸಂಚ ಪೋನ್ ಹಿಡಿಯೋದಕ್ಕೆ ಮಂಚೆ ಆಸ್ತ್ರತ್ವೆಗೆ ಹೋದೆ-ನಿಮ್ಮ ಬೇಟಿಗೆ. ಯಾರೇ ಶಿಂದೆ ಮತ್ತು ಪಾಟೀಲ ಸಿಕ್ಕರು. ಆದಿನ ನಿರ್ಮಲಾ ಜೊತೆಗಿಡ್ಡಳು. ಒಂದು ಅಜೆಂಟ್ ಬೇಟಿಯಿದೆ ಎಂಬ ನೇವ ಮಾಡಿ ಆಸ್ತ್ರತ್ವೆಗೆ ಹೋಗಿದ್ದೆ. ಅವಳಿಗೆ ನೀನು ಏರೋಪೋರ್ಟ್‌ಗೆ ಹೋಗು, ನಾನು ಅಲ್ಲಿಯೇ ನೇರವಾಗಿ ಸಿಕ್ಕೇನೆ ಅಂದಿದ್ದೆ.”

“ಸಿಡುಕಿದ್ದಳು ಅವಳು... ಬೆಲೆಯಿಲ್ಲ ಸಾಮಗ್ರಿಗಳ ಬಗಗೆ ಲಕ್ಷ್ಯವಿಲ್ಲದಂಥದ್ದೇನು. ಅಜೆಂಟ್ ಬೇಟಿಯಿದೆ ನಿಮಗೆ ಆಸ್ತ್ರತ್ವಯಲ್ಲಿ ಎಂದು.”

ಅವರು ಆಳವಾದ ನಿಶ್ಚಯಿಟ್ಟಿರು. ಗಲ್ಲವನ್ನು ಹಿಡಿದು ಅವಳ ಮುಖ ತಿರುಗಿಸಿ ಅವಳ ಕಣ್ಣಗಳಲ್ಲಿ ನೋಡಿದರು.

“ನಿರ್ಮಲಾಳಿಗೆ ಏನು ಉತ್ತರ ಹೇಳಲಿ, ನೀವೇ ಹೇಳಿ.”

ಹೃದಯ ತುಂಬಿಬಂದ ಅವಳು ತನ್ನ ತಲೆಯನ್ನು ಅವರ ಹೆಗಲಿಗೆ ಅನಿಸಿದಳು. ಕಣ್ಣ ಮುಚ್ಚಿದಳು. ಪವಾರ ಅವರ ಪೋನಿನ ವಿಚಾರವಾಗಿ ಯಾಕ ಹೇಳಲಿಲ್ಲ? ತನಗಾಗಿ ಯಾವುದಾದರೂ ಪೋನ್ ಬಂದಿತೇ ಎಂದು ಅವಳು ನಿಯಮಿತರೂಪವಾಗಿ ಅವನನ್ನು ಕೇಳುತ್ತಲೇ ಇದ್ದಳು. ಪೋನ್ ಯಾರದಿರಬಹುದು ಎಂಬ ಅನುಮಾನ

೪೨೦ / ಆವಿಗೆ

ಪವಾರನಿಗೆ ಆಗಿರಲೇಬೇಕು. ಅವನ ಬಾಯಿಂದ ಸಂಜಯ ಕನೋಯಿಯವರನ್ನು ಕುರಿತು ಟಿಪ್ಪಣಿಯನ್ನು ಕೇಳಿದಾಗ ಆಕೆ ಎಪ್ಪು ಬೆಂಜಿಬಿದಿದ್ದಳು!

ಅಕ್ಸಾತ್ತಾಗಿ ನೆನಪಿಗೆ ಬಂತು. ಮೇಡಂ ಅವರು ತನೆಹ್ಯಾಡನೆ ಮಾಡಿದ ವಿಚಾರ ಪ್ರಸ್ತಾಪದ ಬಗ್ಗೆ ಇವರೊಡನೆ ಚಚೆ ಮಾಡಿದರೆ ಹೇಗೆ? ಯೋಗ್ಯ ಆಗಲಿಕೆಲ್ಲವಾ? ತಾನು ಅನೇಕ ಬಗೆಯ ವಿಷಮ ಪರಿಸ್ಥಿತಿಯ ಸ್ಥಳಿಯಲ್ಲಿ ಸಿಕ್ಕಬಳ್ಳ. ಭಾಲೆಂಜೋಗಳನ್ನು ಕೈಮೀರಿ ಹೋಗಗೊಟ್ಟರೆ! ಅಂಥಿರವಾದ ಮನಸ್ಸಿತಿಯು ಒತ್ತಡವಿರುವಾಗ ವಿವೇಕ ಸಮೃತ ನಿರ್ಜಯವನ್ನು ಪಡೆಯುವುದು ಕಷ್ಟದ ಕೆಲಸ.

ಎರಡು ಮಾತು ಸಲಹೆಯ ರೂಪವಾಗಿ ಹೇಳಬಹುದಾಗಿದ್ದವಳು ಸ್ಕೃತಾ. ಸ್ಕೃತಾ ತನ್ನದೇ ಇನ್ನಾವ ಒತ್ತಡದಲ್ಲಿ ಸಿಲುಕಿ ಕೊಳೆಯುತ್ತಿದ್ದಾಳೋ ಗೊತ್ತಿಲ್ಲ. ಅವಳ ಸ್ಥಿತಿಯೂ ನೆಟ್ಟಿಗಿಲ್ಲ. ಅವಳ ಬಗ್ಗೆ ಯೋಚಿಸಿದಾಗಲ್ಲ ಚಿಂತೆಯಾಗುತ್ತದೆ.

ಹಷಾಂಜೋಡನೆ ಮುಖಾಮುಖಿಯಾಗಲು ಯಾಕೋ ಭಯಾಗುತ್ತದೆ. ವಿರೋಧ ಪಕ್ಷದವರ ಕರೋರ ಮನಸ್ಸಿನ ಹಾಗೆ ವರ್ತಿಸುತ್ತಾಳೆ ಅವಳು! ಹಷಾಂ ಹೇಳಿದ ಹಾಗೆ ಹೋದರೆ, ಅವಳು ತನ್ನ ಬಟ್ಟೆಯನ್ನಷ್ಟೇ ಅಲ್ಲ ಚರ್ಮವನ್ನು ಕಿತ್ತು ಎಲುಬಿನ ಗೂಡಿನಂತೆ ನಗ್ಗಿಗೊಳಿಸಿದುತ್ತಾಳೆ. ವಿಚಿತ್ರ ಹುಡುಗಿ.

ಅವರ ಹೆಗಲಿನಿಂದ ಮುಖವನ್ನು ಎತ್ತಿ ಕೆಳ್ಳಿ ತೆರೆದಳು.

ನಾಚಿಕೆಯಿಂದ ಅವರ ತೋಳಿಗೆ ತನ್ನ ಗಲ್ಲವನ್ನು ಉಜ್ಜಿದಳು.

“ವಾಸ್ತವವಾಗಿ, ಅಭರಣಾಗಳ ಡಿಸ್ಪೋನಿಂಗ್‌ನಲ್ಲಿ ತರಬೇತಿ ಕೊಡಿಸಲು ಮೇಡಂ ನನ್ನನ್ನು ಹೃದ್ಯಾಭಾದಿಗೆ ಕಳಿಸುವ ಇಚ್ಛೆಯನ್ನು ಪ್ರತಿಷ್ಠಿಸಿದ್ದಾರೆ. ನೀವು ಬರುವುದಕ್ಕೆ ಮುಂಚೆ, ಸ್ವಲ್ಪ ಹೊತ್ತಿನ ಮೊದಲು ಅದೇ ಚಚೆ ನಡೆತಾ ಇತ್ತು. ಹನೆಹ್ಯಾಂದು ತಿಂಗಳಿನ ತರಬೇತಿ. ಏನು ಮಾಡಬೇಕು ಎಂಬುದು ಗೊತ್ತಾಗ್ತಾಇಲ್ಲ....”

“ಇಲ್ಲ ಕೇಳಿ... ನನಗೊಂದು ಸಲಹೆ ಕೊಡ್ದಿರಾ?”

“ಪ್ರಕ್ಷಟೆಯಾಗಿ?....” ಹುಡುಗಾಟಿಕೆಯಿಂದ ಅವರ ಕಣ್ಣಗಳು ಮಿಂಚಿದವು. ಆಕೆ ನಾಚಿಕೊಂಡಳು.

“ನಿಮಗೆ ಕಷ್ಟ ಏನಿದೆ?” ಅವರು ಅವಳಿಗೆ ಪ್ರತಿಯಾಗಿ ಪ್ರಶ್ನೆ ಮಾಡಿದರು.

“ಮನೆಯ ಹಿರಿಯ ಸಂತಾನವಾದುದರಿಂದ ಮನೆಯ ಜವಾಬ್ದಾರಿಯೆಲ್ಲ ನನ್ನ ಮೇಲೆಯೇ ಬಿದ್ದಿದೆ.”

“ಹೂಂ. ಒಂದು ವಿಷಯ ಹೇಳಿ ನನಗೆ. ನೀವು ಇಲ್ಲಿ ಇದ್ದು ಮನೆಗಾಗಿ ಏನು ಮಾಡುತ್ತೀರಿ?”

ಅವರ ಅಸಂಗತ ಪ್ರಶ್ನೆಯು ಅವಳನ್ನು ಗಲಿಬಿಲಿಗೊಳಿಸಿತು. ಯೋಚನೆ ಮಾಡುತ್ತ ಅವಳು ಬಾಯಿತೆರೆದಳು.

“ಹಾಗೆ ನೋಡಿದರೆ ದಿನದ ಸಮಯವೆಲ್ಲ ಮನೆಯಿಂದ ಹೊರಗೇ

ಕಳೆದುಹೋಗುವು ದೆಂಬುದು ನಿಜ. ಇದರ ಹೊರತಾಗಿ, ಅಪ್ಪಾಜಿಯವರ ವಾರಸುದಾರಿಕೆಯ ಜವಾಬ್ದಾರಿಗಳಲ್ಲಿ ನನ್ನ ಮೇಲಿವೆ.”

ಅವಳ ಆರ್ಥಿಕಸ್ವರ ಅನಾಯಾಸವಾಗಿ ಭಾರವಾಯಿತು.

“ಈಗ ಇಲ್ಲ.”

“ಅಧ್ಯಾತ್ಮ ನಿಮ್ಮ ಸ್ವಂತದ ಜವಾಬ್ದಾರಿಗಳಿಂದ ನಿಮ್ಮ ತಂದೆಯವರನ್ನು ಕುರಿತ ಜವಾಬ್ದಾರಿ ಮುಗಿದುಹೋಯಿತು.”

“.....”

“ನೋಡಿ ನಮಿತಾ! ಧ್ಯೇಯ ಕಳೆದುಕೊಂಡು ನೀವು ಯಾವ ಜವಾಬ್ದಾರಿಯನ್ನೂ ನಿವರ್ಹಿಸಲಾರಿರಿ. ನಿಮ್ಮ ಭವಿಷ್ಯದ ನಿರ್ಣಯದ ಬಗೆಗೆ ನೀವೇ ಏನಾದರೊಂದು ನಿರ್ಣಯಕ್ಕೆ ಬರಬೇಕು. ಅದಕ್ಕಾಗಿ ನಾನು ನಿಮ್ಮ ಮನೆಯ ವಸ್ತುಸ್ಥಿತಿ ಏನು ಎಂಬುದನ್ನು ತಿಳಿಯಲು ಉತ್ಸುಕನಾದೆ. ಮನೆ ನಡೆಯೋದಾದ್ದೂ ಹೇಗೆ? ಕೇವಲ ನಿಮ್ಮ ದೃಷ್ಟಿಯಿಂದಾನಾ?”

“ಅಮ್ಮೊ ಕೆಲಸ ಮಾಡ್ತಾಳೆ. ಆದರೆ ಆದಾಯದ ಪ್ರಧಾನ ಮೂಲ ನನ್ನ ನೌಕರಿಯೇ ಆಗಿದೆ.”

“ಅಂದರೆ ಮನೆಯ ಆರ್ಥಿಕ ಆದಾಯದ ಮೂಲ ನೀವೇ.”

“ಹೋದು.”

“ಒಮ್ಮೆ ನಿಮ್ಮ ತಾಯಿಗೆ ನಿಯಮಿತವಾಗಿ ಹಣ ಸಿಗ್ತಾ ಇದ್ದರೆ, ಅವರು ಮನೆಯನ್ನು ನಿಭಾಯಿಸಿಕೊಂಡು ಹೋಗಲಾರಾ?”

“ನಿಭಾಯಿಸದೇ ಏನು? ಈಗಲೂ ಅವಳೇ ನಿಭಾಯಿಸೋದು. ಆದರೆ ಹೊರಗಿನ ತಿರುಗಾಟ-ಟಾಟಿಗಳ ತೊಂದರೆಯಿರುತ್ತದೆ.”

“ತಲೆಯ ಮೇಲೆ ಜವಾಬ್ದಾರಿ ಬಿಡ್ಡಾಗ ಹೊರಗಿನ ಟಾಟಾಟಿಗಳನ್ನು ಅವರೇ ಕಲೇತಾರೆ. ಜವಾಬ್ದಾರಿ ವಹಿಸಿ ನೋಡಿ. ಅಲ್ಲದೆ ತಂಗಿಯೂ ಇದ್ದಾಳಾ. ಅಂಥ ಪ್ರಸಂಗಬಂದರೆ ಸಂಬಂಧಿಕರು ಯಾರಾದರೂ ಸಹಾಯ ಮಾಡ್ತಾರೆ.”

“ಇದಾರಲ್ಲ ಅಮ್ಮನ ಪರಮಾತ್ಮಿಯ ತಂಗಿ ಕುಂಥಿ! ಗಡಿಯಾರದ ವಿಷಯವಾಗಿ ಅವಳ ಪ್ರತಾಪದ ಚಚೆ ನಡೆದಿತ್ತಲ್ಲ” ಮುಂಗೈ ಮುಂದೆ ಮಾಡಿ ತೋರಿಸಿ ಅವಳು ನೆನಪು ಮಾಡಿದಳು.

“ಅಂದಮೇಲೆ ಸಂದಿಗ್ನಿ ಏನು ಬಂತು? ನನ್ನ ವಿಚಾರದಂತೆ ನಿಮಗೆ ಸಿಕ್ಕಿರುವ ಈ ತರಬೇತಿ ಅವಕಾಶವನ್ನು ನೀವು ಕಳೆದುಕೊಳ್ಳಬಾರದು. ನಿಮ್ಮ ಬಳಿ ವಿಶೇಷ ಯೋಗ್ಯತೆ ಇದೆ. ಹಣಕಾಸಿನ ವಿಷಯವಾಗಿ ಯಾವುದೇ ತೊಂದರೆ ಬಂದರೂ ಅದನ್ನು ನನ್ನ ಮೇಲೆ ಬಿಡಿ.”

ಅವಳು ನಡುವೆ ಬಾಯಿ ಹಾಕಿದಳು.

೪೭ / ಆವಿಗೆ

“ಆ ವಿಚಾರವಾಗಿ ಮೇಡಂ ನನಗೆ ಭರವಸೆ ನೀಡಿದಾರೆ. ತರಬೇತಿಯ ಅವಧಿಯ ಹ್ಯೇದರಾಬಾದ್‌ನ ನನ್ನ ಲಿಜ್‌ನ್ನು ನಿಭಾಯಿಸುವುದು ಅಪ್ಪೇ ಅಲ್ಲ, ನನ್ನ ಪೂರ್ಣವೇತನ ಇಲ್ಲಿ ನನ್ನ ಅಮೃತಿಗೆ ಮನೆಯಲ್ಲಿ ಕುಳಿತಲ್ಲೇ ದೂರೆಯುತ್ತದೆ. ಮತ್ತೊಂದು ಬಿಕ್ಕಟ್ಟಿದೆ. ಅಲ್ಲದೆ ಒಂದಿಪ್ಪು ಭಯವೂ ಆಗುತ್ತದೆ. ಅಲ್ಲಿ ನಾನು ಒಬ್ಬಳೇ ಹೇಗಿರಬಲ್ಲೇ?”

ಅವಳು ಅವಳ ಭಯವನ್ನು ಕುರಿತು ಸಂಧಿಗ್ರಹಿಸುವುದನ್ನು ಹೇಳಿದಳ್ಳು.

“ಸುಮ್ಮೆನೆ ಹೆದರಿದೀರಿ ನೀವು. ನಿಸರ್‌ಗಿಂದಿಂದ ಕತ್ತರಿಸಿತಂದ ಸುಂದರ ಕಲ್ಲುಗಳನಗರ ಹ್ಯೇದರಾಬಾದ್. ಆದರೆ ಅಲ್ಲಿನ ಪ್ರತಿಯೊಂದು ಒಂಡೆಯ ಒಳಗೆ ಒಂದು ಹುಸೇನ್‌ಸಾಗರದ ತೆರೆಯ ಏರಿಳಿತಗಳು ನಿಮಗೆ ಕಾಣ ಸಿಗುತ್ತವೆ. ಅದೆಂದಿಗೂ ನಿಮ್ಮನ್ನು ಒಂಟಿಯಾಗಿರಲು ಬಿಡುವುದೇ ಇಲ್ಲ.”

“ಅಲ್ಲದೆ ಆಗಾಗ ನನ್ನ ವ್ಯಾವಹಾರಿಕ ಪ್ರವಾಸ ಆಗ್ತ ಇರ್ತದೆ. ನೀವು ಅಲ್ಲಿ ಇರುವುದಾದರೆ ಬಹುಶಃ ನಾನು ಹ್ಯೇದರಾಬಾದ್‌ನಲ್ಲಿ ದೇರೆ ಹಾಕಿಬಿಡ್ದೇನೆ. ಅಹಮದಾಬಾದ್ ಬೇಸರ ಒಂದುಬಿಟ್ಟಿದೆ.”

“ಆರೆ....ಹಾಂ....!” ಒಮ್ಮೆಲ್ಲೇ ಅವರ ಮನಸ್ಸಿನಲ್ಲಿ ಯಾವುದೋ ವಿಷಯ ಹೊಳೆಯಿತು. “ನಿಮ್ಮಲಾ ಮತ್ತೊಂದು ಗೌರವಕ್ಕೆ ಪಾತ್ರಳಾಗಿದ್ದಾಳೆ. ನಿಶ್ಚಯಾಗಿಯೂ ಹೊಂದಾಣಿಕೆ ಮಾಡಿಕೊಂಡಿರಬಹುದು ಅವಳು. ಆ ಪ್ರತಿಷ್ಠಿತ ಪುರಸ್ಕಾರದ ಆಯೋಜಕ ‘ರತ್ನ ಹಾಗೂ ಅಭರಣ ನಿಯಾತ ಸಂವರ್ಧನ ಪರಿಷತ್ತು’ ಮತ್ತು ಅದರ ಪ್ರಮುಖ ಪ್ರಾಯೋಜಕರು ಜಗತ್ತಿನ ಅಗ್ರಮಾನ್ಯ ವಜ್ರದ ಕಂಪನಿ ‘ಡಿ. ಬಿಯರ್ಸ್’. ಆದರೆ ದೇಶದಾದ್ಯಂತದ ಪ್ರಮೇಶ ಪತ್ರಗಳಲ್ಲಿಂದ ಆಯ್ದು ಮಾಡಬೇಕಾದ ನಿರ್ಣಯಕ ಮಂಡಳದ ಸದಸ್ಯರು ಅವಳಿಗೆ ಅಪರಿಚಿತರಲ್ಲ.”

ಒಂದು ಕ್ಷಣಿ ಅವರು ತಡೆದರು.

“ಅವಳು ವರ್ಷದ ಸರ್ವಶ್ರೀಷ್ಟ ಸರಾಫ್ ಎಂಬ ಸರ್ವಾನವನ್ನು ಪಡೆದುಕೊಂಡಿದ್ದಾಳೆ. ವಜ್ರ ಕೂಡಿಸಿದ ಅದ್ವೃತ ಉಂಗುರ, ‘ಟಿಗೆದರ್ ಫಾರ್ ಎವ್ರೆ’ ಕೆತ್ತನೆಗಾಗಿ. ಈ ಉಂಗುರದ ಡಿಸ್ನೆರ್ ಯಾರು ಅಂತ ನಿಮಗೆ ಗೊತ್ತಾ? ಸೋನಾಲಿ ರಾಕೂರ್-ನಿಮ್ಮಲಾಳ ತಂಗಿ! ‘ಟಿಗೆದರ್ ಫಾರ್ ಎವ್ರೆ’ದ ವಿಷಯ-ವಸ್ತು ಕಡಿಮೆ ಅದ್ವೃತವಾದ್ಯಲ್ಲ- ದಾಂಪತ್ಯದ ಅನಂತವಾದ ಗಾಢತೆ-ಆಳ.” ವಾಕ್ಯ ಪೂರ್ಣವಾಗುತ್ತಲೇ ಅವರು ಕಟ್ಟಾಕ್ಕ ತುಂಬಿದ ನಗುವೊಂದನ್ನು ನಕ್ಕರು.

“ಇಂಥ ಯಾವದರ್ಶನಕ್ಕೂ ಜೀವನದಲ್ಲಿ ಬೆಲೆಯಿಲ್ಲ. ಆದರೆ ಉಂಗುರದ ಜೊತೆ ಪೋಣಿಸೋದಕ್ಕೆ ಇಂಥದೊಂದು ಘೋಷಣೆ ಬೇಕಾಗ್ತದೆ. ‘ರಘು ಭಾಯಿ ಜ್ಯೋತಿರ್ಸ್’ಗೆ ಇನ್ನೂ ಹಾಲು ಹಲ್ಲಿ ಹುಟ್ಟಿಲ್ಲ. ಅದಕ್ಕೆ ಇಪ್ಪು ದೊಡ್ಡ ಪುರಸ್ಕಾರ. ಅಪ್ಪೆ ವಜ್ರ-ಪಚ್ಚೆಯ ರೋಕ ವ್ಯಾಪಾರಿಗಳು. ಈ ಶೋರೂಂ ಕೇವಲ ಮೂರುವರ್ಷಗಳ ಮೊದಲು ನನ್ನಮೂರಿಗೆ ಮೂಗುದಾರ ಹಾಕಲಿಕ್ಕ ತೆರೆದಿದ್ದಾರೆ. ನಾನೇನು ಅಪ್ಪು

ತಿಳಿಯದ ದಡ್ಡ ಅಲ್ಲ.”

ಈ ಮಾತುಗಳನ್ನು ಹೇಳುವಾಗ ಅವರು ನಿಮ್ಮಲಾಳ ಪತಿಯಾಗಿದ್ದಕ್ಕಿಂತ ಪ್ರತಿಸ್ಥಿರ್ವಯಾಗಿ ಕಂಡರು. ಅವಳಿಗೆ ಕುಶಾಹಲವಾಯಿತು.

“ಸ್ವಧೇಯಲ್ಲಿ ನೀವು ಭಾಗವಹಿಸಲಿಲ್ಲವಾ?”

“ಪಹಿಸಿದೆ. ಆದರೆ ಈ ಸ್ವಧೇಯಲ್ಲಿಲ್ಲ. ‘ಪಲ್ಲೋ ಗೋಲ್ಡ್ ಕೌಂಸಿಲ್’ ಮೂಲಕ ಆಯೋಚಿಸಲಾದ ‘ಸ್ವಾರ್ಥಾಂಜಲಿ ಅವಾದ್ವಾ’ ಸ್ವಧೇಯಲ್ಲಿ. ದುರದೃಷ್ಟಿ ನನ್ನ ಪ್ರಮೇಶಪತ್ರ ‘ಮೇಡ್ ಫಾರ್ ಈಚ್ ಅದರ್’ ಘೇನಲ್ ರೋಂಡ್‌ಗೆ ಹೋದರೂ ಪುರಸ್ಕಾರ ಸಿಗಲ್ರೇ ಇಲ್ಲ. ನನ್ನ ಡಿಸ್ಪೇನರ್ ಯಾರು ಎಂದು ಯೋಚನೆ ಮಾಡಬಲ್ಲಿರಾ?”

“ನಿಮ್ಮಲಾ ಅವರ ತಂಗಿ?”

“ಗೊತ್ತಮಿ.”

“ಹೋದಾ!” ಅವಳ ದನಿಯಲ್ಲಿ ಕಂಪನವಿತ್ತು. “ಆದರೂ?”

“ಆದರೂ....”

“ಭಾರತಾಗಳ ಡಿಜ್ಝಿನಿಂಗ್ ಸಂದರ್ಭದಲ್ಲಿಯೇ ಗೊತ್ತಮಿಯೋಡನೆ ನನ್ನ ಮೋದಲ ಭೇಟಿಯಾಗಿತ್ತು. ಅವಳು ತಯಾರಿಸಿದ ‘ಬ್ರೋಚ್’ನ ಅದ್ವೃತ ಡಿಜ್ಝಿನ್ ನನಗೆ ಬಹಳ ಮೆಚ್ಚುಗೊಯಾಯಿತು. ಪರಂಪರೆ ಹಾಗೂ ಆಧುನಿಕತೆಯನ್ನು ಹೊಂದಾಣಿಕೆ ಮಾಡಿಕೊಂಡು ತಯಾರಿಸಿದ ಶ್ರೇಷ್ಠ ನಮೂನೆಯಾಗಿ. ‘ಬ್ರೋಚ್’ನ್ನು ನಾನು ನಮ್ಮ ಕುಶಲ ಕೆಲಸಗಾರ ಸುಮಂತ ದೇಸಾಯಿಯಿಂದ ಬಹಳ ಅಸಕ್ತಿಯಿಂದ ಕೆತ್ತಿಸಿದೆ. ಹದಿನೆಂಟು ಕ್ಯಾರೆಟ್ ಹಳದಿ ಮತ್ತು ಬಿಳಿ ಬಂಗಾರದಲ್ಲಿ. ಅದರ ಆಕಷ್ಣಕ ಮುಖಿದ ಮೇಲೆ ಮೂವತ್ತೆಂಟು ಕ್ಯಾರೆಟ್‌ನ ವಜ್ರವನ್ನು ಕೂರಿಸಲಾಗಿತ್ತು.”

“ಹಳದಿ ಬಿಳಿ ಬಣ್ಣದ ಬಂಗಾರದ ಅಡ್ಡ-ವಕ್ತೆ ಹಾಗೂ ಒಂದನೇಷ್ಟುಂದು ಬೆಸೆದುಕೊಂಡ ನಕ್ಷತ್ರಗಳನ್ನು ನೋಡಿದಾಗ ಒಂದು ಇನ್ನೊಂದರ ಮೇಲೆ ಪೂರಕ ಪ್ರಭಾವ ಬೀರಿ, ಪರಸ್ಪರ ಜೊತೆಯಿಲ್ಲದೆ ಅಪೂರ್ಣವಾಗುವವು ಎಂದೆನಿಸುವಂತಿತ್ತು. ಈ ಬಾರಿ ‘ಸ್ವರ್ವೋತ್ತಮ ಸ್ವಾರ್ಥಾಂಜಲಿ ಅವಾದ್ವಾ’ ನನ್ನನ್ನು ಬಿಟ್ಟು ಬೇರೆ ಯಾರಿಗೂ ಸಿಗುವುದಿಲ್ಲ ಎನಿಸಿತ್ತು. ಆದರೆ ಒಯ್ದುಬಿಟ್ಟರು ‘ದಾನಾಭಾಯಿ ಜ್ಯುವೆಲ್ರ್ಸ್’.”

ಅವರ ಹತಾಶ ಭಾವನೆ ಹಸಿಗಾಯವನ್ನು ಮುಚ್ಚಿಡಲು ಸಮರ್ಥವಾಗಲಿಲ್ಲ. ಯಾವ ಶಬ್ದದ ಹಗ್ಗಿ ಜಗ್ಗಿದರೆ ಇವರ ಹಳಹಳಿಕೆಯ ಉಕ್ಕು ಇಳಿದೀತು ಎಂಬುದು ತಿಳಿಯಲಿಲ್ಲ. ಸ್ವಧೇಯಲ್ಲಿ ಬೇಸರಕ್ಕಿಂತ, ನಿಮ್ಮಲಾ ಗೆದ್ದ ಬೇಸರವೇ ಹೆಚ್ಚಿದ್ದಂತೆ ಅನಿಸಿತು. “ಟುಗೆದರ್ ಫಾರ್ ಎಷ್ಟೋ” ಸ್ವಧೇಯಲ್ಲಿ ಬೇರೆ ಯಾರಾದರೂ ಸರಾಫ್ ಗೆಲುವು ಪದೆದಿದ್ದರೆ ಬಹುಶಃ ಇಷ್ಟೊಂದು ಕಹಿಯೆನಿಸುತ್ತಿರಲ್ಲಿ.

“ನನ್ನ ಭಾಗ್ಯೋದಯವು ನಿಮ್ಮನ್ನು ಭೇಟಿಯಾದಮೇಲೆ ಪ್ರಾರಂಭವಾಯಿತು. ನೀವು ಸ್ವಲ್ಪ ಮುಂಚಿ ಸಿಕ್ಕಿದ್ದರೆ ನಾನು ‘ಮೇಡ್ ಫಾರ್ ಈಚ್ ಅದರ್’ ಸ್ವಧೇಯಲ್ಲಿಯೂ

೪೬ / ಆವಿಗೆ

ಸೋಲುತ್ತಿರಲಿಲ್ಲ.”

ಹೇಳಬೇಕು ಅನ್ನಿಸ್ತು ಒಂದು ಕ್ಷಣಿ, ಬಾಯಿ ತುದಿಯವರೆಗೂ ಬಂದು ಹಿಂದೇ ಹೋಯಿತು—‘ಅಪಾತ್ರಿಗೆ ಕರೀಟವನ್ನು ತೊಡಿಸುವ ಗೌರವ ತೋರಿಸ್ತಾ ಇದೀರಿ ನೀವು. ನಾನು ಅಂಥ ಭಾಗ್ಯಶಾಲೀಯಾಗಿದ್ದರೆ ಅಭಾವದ ಶೂಲದ ಮೊನೆಯ ಹೆಚ್ಚಿನಿಕೆಯನ್ನು ನಾನು ಅನುಭವಿಸುತ್ತಿರಬೇಕಾಗಿತ್ತಾ?’

“ನಿಜವಾಗಿ ನೀವು ತುಂಬ ಉದಾರ ಮನಸ್ಸಿನವರು.”

“ನಿಮ್ಮಲಾಳಿಗೆ ಎಂದೂ ಇದು ಗಮನಕ್ಕೇ ಬರುವುದಿಲ್ಲ...”

“ಆದರೆ ನೀವು ನಿಮ್ಮ ಪ್ರತಿಯೊಂದು ಮಾತಿನಲ್ಲಿ ಅವರನ್ನು ಉಲ್ಲೇಖಿ ಮಾಡುತ್ತಿದ್ದೀರಿ. ಅವರನ್ನು ಬಹಳ ಪ್ರೀತಿ ಮಾಡುವುದಾಗಿ ಹೇಳುತ್ತಿದ್ದೀರಿ...”

“ಹೊದು, ಹೇಳುತ್ತಿದ್ದೆ.”

“ಈಗಲೂ ಪ್ರೀತಿಸುತ್ತೀರಿ.”

“ಈಗಿಲ್ಲ.”

ಅವಳು ಅವರನ್ನು ಎಚ್ಚರಿಸಲು ಬಯಸಿದಳು.

“ಮುಕ್ಕಳನ್ನು ಪಡೆಯುವ ಅಸಮರ್ಥತೆ ಯಾರದೂ ಆಗಬಹುದು. ಯಾಕೆ ಅವರ ಬಗೆಗೆ ಸಿಟ್ಟಾಗಿದೀರಿ? ನೀವೇ ನಪುಂಸಕರಾಗಿದ್ದೀರಿ ಎಂದಿಟ್ಟುಕೊಳ್ಳಿ... ಆಗಿ!...”

ತಮ್ಮ ಮಡಿಲಲ್ಲಿ ಅವಳನ್ನು ಬಿಗಿದುಕೊಂಡಿದ್ದ ಬಾಹುಗಳಲ್ಲಿ ಒಂದು ಕ್ಷಣಿ ಸಡಿಲಿಕೆ ಕಂಡುಬಂತು.

ಈ ಪ್ರಶ್ನೆ ಮಾಡುತ್ತಿದ್ದಂತೆ, ಮಾತಿನ ಅಶೀಕದಲ್ಲಿ ಅವರನ್ನು ಅಪಮಾನ ಮಾಡಿದೆ ತಾನು ಎಂದು ಅವಳಿಗನ್ನಿಸಿತು. ಗಂಡ-ಹೆಂಡತಿಯರಾದ ಅವರ ವಿರಸದ ಮಧ್ಯ ಇವಳಿದೆಂತಹ ಅಧಿಕಪ್ರಸಂಗಿತನ? ಅವರೇನೂ ಅವಳ ಬಳಿ ಸಲಹೆ ಕೇಳಿಲ್ಲವೆಲ್ಲ. ತಾವು ಬದುಕಿನಲ್ಲಿ ಎದುರಿಸುತ್ತಿರುವ ದ್ವಂದ್ವ, ಲಿನ್ನತೆಗಳು, ಒತ್ತಡಗಳನ್ನಷ್ಟೇ ಅವರು ಅವಳ ಬಳಿ ಹಂಚಿಕೊಳ್ಳುತ್ತಿದ್ದರು.

“ಅಸ್ವಾಭಾವಿಕವಲ್ಲದ ಒಂದು ಸತ್ಯವನ್ನು ನೀವು ಧ್ಯೇಯದಿಂದ ಎಳೆದುತ್ತಂದು ನನ್ನ ಎದುರಿಗೆ ನಿಲ್ಲಿಸಿದ್ದೀರಿ. ಆದರೆ ಆತ್ಮವಿಶ್ಲೇಷಣೆಗಾಗಿ ಅವಳಿಂದಿಗೆ ಸೇಂಸಾಡುವುದು ಅತ್ಯಂತ ಅಗತ್ಯವಾಗಿದೆ.” ಅವಳ ಪ್ರಶ್ನೆಯಿಂದ ವಿಚಲಿತರಾಗದೆ ಅವರು ಹೇಳಿದರು.

“ಒಮ್ಮೆ ನಾನು ನಪುಂಸಕನಾಗಿದ್ದರೆ, ಸ್ವಯಂ ಅವಳ ಹಾದಿಯಿಂದ ಸರಿದು ನಿಶ್ಚಯವಾಗಿಯೂ ಅವಳ ಜೀವನವನ್ನು ಅವಳ ಬಯಕೆಯಂತೆ ಬದುಕಲು ಬಿಟ್ಟಬಿಡುತ್ತಿದ್ದೆ. ಮಾನ-ಮರ್ಯಾದೆಯೆ ಆಡಂಬರವನ್ನು ಅವಳು ಈ ಮಧ್ಯ ಉಳಿಸಿಕೊಳ್ಳಲು ಬಯಸಿದ್ದರೆ, ಅಂಥ ಸ್ಥಿತಿಯಲ್ಲಿ ನಿರಂಕುಶವಾಗಿ ಅವಳನ್ನು ಕುಳಿತುಕೊಳ್ಳಲು-ನಿಂತುಕೊಳ್ಳಲು ಬಿಡುತ್ತಿರಲಿಲ್ಲ. ಬಂಗಾರದ ಪಂಜರವೊಂದು ಸಿದ್ಧವಾಗುತ್ತಿರಲಿಲ್ಲ. ಮುಚ್ಚಿದ ಬಾಗಿಲುಗಳು ನನ್ನ ಆಜ್ಞೆಯಂತೆ ತೆರೆಯುತ್ತಿದ್ದವು,

ಮುಚ್ಚತ್ತಿದ್ದವು.”

ಅವರು ಆವೇಶದಿಂದ ಹೇಳಿದರು.

“ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅಧಿಕಾರವಾದ ಸಂಪೂರ್ಣ ಸೈನ್ಯನ್ನು ನಾನು ಅವಳಿಗೆ ಕೊಡುತ್ತೇನೆ. ಈಗಲೂ-ನಾನು ನವ್ಯಂಸಕನಲ್ಲವಾದರೂ-ಅವಳಿಗೆ ಮುಕ್ತ ಅಧಿಕಾರವನ್ನು ಕೊಟ್ಟಿದ್ದೇನೆ. ನನ್ನ ಬಳಿ ಪ್ರಮಾಣಪತ್ರ ಇದೆ.”

“ಮತ್ತೆ ಅವಳು...?”

“ಅವಳು ಮಾಡುವ ಶೋಷಣೆಯ ಪ್ರಕರಣಗಳು ಕಲ್ಲನಾತೀತವಾದವುಗಳು. ಅವಳು ನನ್ನ ಹೆಂಡತಿಯಲ್ಲವಾ? ಸಂಭೋಗದ ಕೊನೆಯ ಉತ್ತರ ಕ್ಷಣಿಗಳಲ್ಲಿ ಅವಳು ಬೇರೆಯಾಗಿ ಮುಖ ತಿರುಗಿಸಿಬಿಡುತ್ತಾಳೆ. ಪ್ರಾರ್ಥನೆ-ವಿನಂತಿಗಳೂ ಅವಳ ಮೇಲೆ ಪ್ರೇರಣಾವ ಬೀರುವುದೇ ಇಲ್ಲ. ಸಿದ್ಧಿಮಿಡಿಗೊಳ್ಳುತ್ತ ಹೇಳುತ್ತಾಳೆ-ನನಗೆ ಇಚ್ಛೆಯಾಗುತ್ತಿಲ್ಲ.”

ಸ್ವರ್ಗ ಉರಿದೆದ್ದಿತು.

“ತಿರಸ್ಕರಿಸೋದಿದ್ದರೆ ಮೊದಲೇ ಯಾಕೆ ತಿರಸ್ಕರಿಸಬಾರದು? ಕಳೆದಬಾರಿಯ ಫ್ಲೈಟ್ ಸಂದರ್ಭದ ಕತೆ ಕೇಳಿ, ಅನುನಯದ ತನ್ನತನದಿಂದ ನನ್ನೂಡನೆ ಕೇಳತೊಡಗಿದಳು- “ನಮ್ಮ ದ್ಯುಹಿಕ ಸಂಬಂಧ ಹೆಚ್ಚು ಕಮ್ಮೆ ಮುಗಿದ ಹಾಗೇ, ಸುಂಜಂತು. ನೀವು ನಿವ್ಯು ಒರ್ನಾವನ್ದರೆ ಬಂರುಕೆಂರುನ್ನ ಹೇಗೆ ಸಂತುಷ್ಟಗೊಳಿಸಿಕೊಳ್ಳುತ್ತಿರಿ?”

“ನಾನೇನು ಉತ್ತರ ಕೊಟ್ಟೇ, ಯೋಚಿಸಬಲ್ಲಿರಾ ನೀವು? ಬಹುಶಃ ನೀನು ಮಾಡಿಕೊಳ್ಳುವ ಹಾಗೆ.”

“ಧೂರ್ಜಳು ಉಲ್ಪಾದಿಸಿದೆಂದು. ‘ನನ್ನಲ್ಲಿ ಕಾಮೇಷ್ಠಿಯೇ ಹುಟ್ಟಿಪ್ಪದಿಲ್ಲ. ಭಟ್ಟಿಯಲ್ಲಿ ನಿರಂತರ ಉರಿಯುತ್ತಿರುವ ಇಂಧನದ ಹಾಗೆ. ನನ್ನನ್ನು ನಾನು ಕಾಮದಲ್ಲಿ ಹೋಮಿಸಿಕೊಂಡಿದ್ದೇನೆ.’”

“ಆದರೂ ನಾನು ಕೆದಕಿದೆ-‘ಎಂದಾದರೂ ನಿನ್ನ ದೇಹ ನೀನು ವಿಧಿಸಿಕೊಂಡ ಪಯಾರಿಯವನ್ನು ಅಸ್ತಿಕಾರ ಮಾಡಲು ತಯಾರಾದರೆ?’”

“ಸ್ವಯಂ ಅನುಶಾಸನದ ವಿರುದ್ಧ ಯಾವ-ಯಾವ ಕೂಗೂ ನನ್ನನ್ನು ವಿಚಲಿತಗೊಳಿಸುವ ದಿಲ್ಲು-ಅದು ನನ್ನ ದೇಹದ್ದೇ ಆಗಿರಲುಲ್ಲದೇಕೆ? ಅಂದರೆ ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ನಾನು ನಿಮಗೆ ಇದನ್ನು ತಿಳಿಸಬಯಸಿದ್ದೇನೆ. ಪುರುಷರಿಗೆ ಹೋಲಿಸಿದರೆ ಸ್ತೀಯರು ಕಾಮಕಲೆಯಲ್ಲಿ ಹೆಚ್ಚು ನಿಪುಣರೆಂದು ನನಗೆ ಅನಿಸುತ್ತದೆ. ಎಂದಾದರೂ ಓಬೆರಾಯ್‌ದ ಬ್ರಾಹ್ಮಿ ಪಾಲರ್ ‘ಮಾಟೆನಾ’ಕ್ಕೆ ಹೋಗಿದ್ದಿರಾ? ಅಲ್ಲಿ ಅದ್ಭುತ ಜೀನಿ ಹುಡುಗಿಯಿರಿದ್ದಾರೆ. ಕಾಮಸಂತುಷ್ಟಿಗಾಗಿ ಅವರು ಹಸ್ತ ಕೊಶಲವನ್ನು ಬಳಸುವುದಿಲ್ಲ. ನಾಲಗೆಯನ್ನು ಬಳಸುತ್ತಾರೆ. ಆದರೆ

೪೬ / ಆವಿಗೆ

ಅವರ ಫೇಸು ಬಹಳ ಇರುವುದು ಹೌದು, ಅದರೆ ಮಾಲು ಕಡಿಮೆಯದಲ್ಲ. ಇಚ್ಛೆಯಾದರೆ ನಾಲಗೆಯ ಪರಮ ಸುಖವನ್ನು ಅನುಭವಿಸಿ ನೋಡಿ. ನನ್ನದೇನೂ ತಕರಾರಿಲ್ಲ.”

ಸಂಜಯ ಕ್ಷೇತ್ರದಲ್ಲಿ ಅವರ ಸ್ವರ್ಗ ಉರಿಯಿಂದ ಕಾಯತೊಡಗಿತು.

“ಮೂರು ದಿನಗಳವರೆಗೆ ಈ ವಿಷಯವನ್ನು ಕಿತ್ತುಹಾಕಬೇಕೆಂಬ ಒತ್ತಡದಲ್ಲಿ ಸಿಕ್ಕಿದ್ದೆ, ಅದರೆ ಒಳಗೊಳಗೇ ಅದರಲ್ಲಿ ಮುಳುಗಿದೆ. ಇವಳಿಗೆ ಹೇಗೆ ಈ ಬಣ್ಣದವರ ಅಡ್ಡೆಯ ಪರಿಚಯವಾಯಿತು! ಸ್ವಯಂ ಹೋಗುತ್ತಾಳೆಯೇ? ನನ್ನನ್ನು ಸಂಶಯದ ಸಹಜ ನರಕದಲ್ಲಿ ತಣ್ಣಿ ಅವಳು ಮಾತ್ರ ಹೇಗೆ ಸಹಜ-ಸಾಮಾನ್ಯವಾಗಿಯೇ ಉಳಿದಳು, ನೀವದನ್ನು ಅಂದಾಜು ಮಾಡಲಾರಿ!”

“ಹೆಣ್ಣಾಗಿಯೂ ಕೂಡ, ನಿರ್ಮಲಾ ಇಂಥ ಶೋಷಕ ಹೊಲಸು ಅಂದರೆ, ಅದರ ದುರ್ಗಂಧಿತ ಅಂಟನ್ನು ಹತ್ತಾರು ಬಾರಿ ತೊಳೆದು ಒರೆಸಿದರೂ ತೊಳೆದು ಹೋಗುವುದೇ ಇಲ್ಲ.”

ಚಡಪಡಿಕೆಯಲ್ಲಿ ಅವರು ತಮ್ಮ ತಲೆಯನ್ನು ಅವಳ ಭುಜಕ್ಕೆ ತಿಕ್ಕಿದರು.

ಅನಾಯಾಸವಾಗಿ ಅವರ ಬೆರಳುಗಳು ಅವಳ ಕೆನ್ನೆಯನ್ನು ಸವರತೊಡಗಿದವು. ಗೊತ್ತಿಲ್ಲದಂತೆ ಮಗುವನ್ನು ತಟ್ಟುವಂತೆ.

ವಿಷಾದ ಮಧ್ಯಸ್ಥಾದಗಿತು ಧಿಕ್ಕಾರ ಹಾಕುತ್ತ. ಅವಳ ಜೀವನದಲ್ಲಿ ಬಂದ ಒಳ್ಳೆಯ ಸಂದರ್ಭವನ್ನು ಆನಂದಿತಗೊಳಿಸುವ ಮುನ್ನವೇ ಹುಗಿದುಬಿಟ್ಟಳು. ಆಸ್ತಕಿಯಿಂದ ಅವಳ ಸಂಗದಲ್ಲಿ ಇರಬಯಸಿದ್ದರು ಅವರು. ಅವಳಾದರೂ ಏನು ಮಾಡಬೇಕು? ವಿವಶವಾದಳು. ಖಿಂಡನೆಯನ್ನು ಏನರಂದು ಮಾಡುವುದು? ಇಚ್ಛೆಯಿಲ್ಲದಿದ್ದರೂ ಬಾಗಿಸಿದ ಓಲಂಗೆಯ ಹಾಗೆ ಹಿಡಿದಿದ್ದನ್ನು ಸಡಿಲಬಿಟ್ಟ ತಕ್ಕಣ ತಲೆಯೆತ್ತಿಕೊಳ್ಳುತ್ತದೆ. ಈಗಲೂ ತಲೆಯೆತ್ತುವ ಹಾದಿಯಲ್ಲಿದೆ. ಈಶಾಳನ್ನು ದತ್ತಕ ತೆಗೆದುಕೊಂಡು ನಿರ್ಮಲಾಜಿ ಸಂತೋಷಪಡಬಲ್ಲರು. ಅವರ ಸಂತೋಷದಲ್ಲಿ ಸಂತೋಷಪಡಲು ತೊಂದರೆಯೇನಿದೆ? ಈಶಾ ಅವರ ಮಡಿಲಲ್ಲಿ ಕಿಲಕಿಲ ನಗುತ್ತ ಆಡುವಾಗ, ಅವಳ ಮುಗ್ಗು ನಗುವಿನಿಂದ ಇವರ ಅಂತರಂಗ ಬದಲಾಗಬಹುದು. ತೊಡಕನಿಂದ ಬಿಡುಗಡೆ ಪಡೆಯಲಿ ಅವರು. ಜೀವನ ಸಹಜವಾಗಿ-ಸಾಮಾನ್ಯವಾಗಿ ಆಗಿರಲಿ.

“ಪರ್ವತಕುಟುಂಬಲ್ಲಿ ನಿಲ್ಲಿಸಬೇಕಾ ಸಾರ್!” ಡ್ರೈವರನ ಪ್ರಶ್ನೆ ಅವಳನ್ನು ಬೆಚ್ಚಿಪೀಠಿಸಿತು. ಹೆಗಲಿನಿಂದ ತಲೆಯೆತ್ತಿ ಅವರು ಕಿಡಕಿಯಿಂದ ಹೊರಗೆ ನೋಡಿದರು.

“ನಾವು ತಲುಪಿಬಿಟ್ಟೇವಾ?”

“ಹಾಂ, ಇನ್ನೇನು ತಲುಪಿದ ಹಾಗೆಯೇ ಸರ್!” ಸಿದ್ಧನಾದ ಡ್ರೈವರ್ ತಕ್ಕಣ ಉತ್ತರಕೊಟ್ಟಿ.

“ಅರೆ... ಅಲ್ಲಿ ನೋಡಿ ನಮಿತಾ... ಚಂದ್ರ ಮೂಡಿಬಂದ.”

ಅವಿಶ್ವಾಸದಿಂದ ಅವಳು ಹುಬ್ಬು ಮುದುಸಿದಳು.

“ಸಂಚಯ ಸಮಯವಾಯಿತಾ!”

“ಗುಪ್ತಚರನು ನಮ್ಮನ್ನು ಒಟ್ಟಿಗೇ ನೋಡಲು ತವಕಪಟ್ಟಿ ಸಿದ್ಧತೆಯನ್ನು ಮಾಡಿಕೊಂಡಿರಲಾರ.” ಚಟ್ಟಾಕಿ ಹಾರಿಸುತ್ತೆ ಅವರು ನಕ್ಕರು. “ಇರಬಹುದು ನಮಿತಾ! ಕಾಲಿದಾಸನ ಮೇಘದೂರದಹಾಗೆ ನಿರ್ಮಲಾ ನಮ್ಮನ್ನು ಶೋಧಿಸಲು ಚಂದ್ರನನ್ನು ಕಳಿಸಿರಬಹುದು! ‘ನಡೆ ಬೇಗಮೋಗು ವರ್ಣರಂಜಿತ ರಥವನ್ನು ಹಿಡಿ’ ಎಂದು ಕಳಿಸಿರಬಹುದು.”

ಅವರು ಸಹಜವಾದುದನ್ನು ಕಂಡು ಅವಳಿಗೆ ಸಂತೋಷವಾಯಿತು.

“ನೋಡಿ... ಇಲ್ಲಿ ನೋಡಿ” ಬಾಗಿ ಅವರು ಕಿಡಕಿಯ ಗಾಜು ತೆರೆದರು. “ಹುಟ್ಟಿ ಸೂರ್ಯನದಾಗಲಿ ಚಂದ್ರನದಾಗಲಿ—ಅದೇ ತಾನೇ ಹುಟ್ಟಿದ ಶಿಶುವಿನ ಹಾಗೆ. ಒಂದೇ ಬಗೆಯಲ್ಲಿ ಕಾಣಿಸಿಕೊಳ್ಳುತ್ತದೆ.”

ಕಿಡಕಿಯ ತುಸುಮಾತ್ರ ತೆರೆದಿದ್ದ ಭಾಗದಲ್ಲಿ ತನ್ನ ಗಲ್ಲವನ್ನೂರಿ ಅವಳು ಚಂದ್ರನನ್ನು ಮಡುಕಿದಳು.

ಗಾಧವಾಗುತ್ತಿರುವ ಸಂಚೆಗತ್ತಲಿನಲ್ಲಿ ಅಂಕುಡೊಂಕಾದ ಪರವತ್ತೇಣಿಯ ಹಿಂದುಗಡೆ ಅದೇ ತಾನೇ ಅಂಟಿಸಿದ ಟಿಕುಲಿಯ ಹಾಗೆ, ಕೆಂಪು ಬೆಳಕನ್ನು ಬೀರುತ್ತ ಚಂದ್ರನು ಅವಳಿಗೆ ಜಿತ್ತಬರೆದಂತೆ ಕಂಡನು...

“ಬಾ ಕೂತುಕೋ ಮುನಿಯಾ ಒಗಟು ಬಿಡಿಸು...!”

ಒಟ್ಟಿಗೆಯ ರೀತಿಯಲ್ಲಿ ಮುನಿಯಾ ಹೆಗಲು ಮುಟ್ಟುವ ತನ್ನ ಕೂದಲು ಗುಣವನ್ನು ತಿರುಗಿಸಿದಳು.

“ಮೋದಲು ಯಾರು ಒಗಟು ಬಿಡಿಸುತ್ತೀರಿ?”

“ಮೋದಲು ನಾನು” ತಟ್ಟನೆ ಭುನ್ನೂ ಕೈಯೆತ್ತಿ ತನ್ನ ಸಮರ್ಥನೆ ಮಾಡಿಕೊಂಡ.

“ಇಲ್ಲ, ಮೋದಲು ನಾನು” ಭುನ್ನೂವಿನ ಕೈಯನ್ನು ಸರಿಸಿ ಮುನಿಯಾ ಅದನ್ನು ಅವನ ಮಡಲಿನಲ್ಲಿ ಕುಟ್ಟಿದಳು. ಅಪ್ಪಾಜಿ ಗದರಿಸಿದರು.

“ಇಡೇನಿದು ನಿರ್ಮದು ಅಸಡ್ಡಾಳ! ನೀವೇನು ಒಗಟು ಬಿಡಿಸಲು ಕೂತಿದೀರೋ, ಜಗತ ಮಾಡೋದಕ್ಕೊ?”

“ಒಗಟು ಬಿಡಿಸಲು” ಮುನಿಯಾ ತಪ್ಪು ಸರಿಪಡಿಸಿದಳು.

“ಹಾಗಾದರೆ ಎಲ್ಲಕೂ ಮೋದಲು ಮುನಿಯಾ ಒಗಟು ಬಿಡಿಸುತ್ತಾಳೆ. ಮುನಿಯಾಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ ನಿಮ್ಮಿಬ್ಬರಲ್ಲಿ ನಾನು ಯಾರಿಗೆ ಕೇಳುತ್ತೇನೋ ಅವರು ಉತ್ತರ ಹೇಳಬೇಕು. ಅವರೂ ಉತ್ತರ ಹೇಳಲು ಸಾಧ್ಯವಾಗದಿದ್ದರೆ, ಆನಂತರ ಉಳಿದವರು ಬಿಡಿಸುತ್ತಾರೆ. ಸರೀನಾ?”

ಎಚ್ಚರಿಕೆಯಿಂದ ಅವರು ಮೂವರೂ ತಲೆ ತಿರುಗಿಸಿದರು. ಅವರ ಕಿವಿ ನಿಮಿರಿತು.

“ಗಮನವಿಟ್ಟು ಕೇಳಿ.”

ಉಲ್ಲೇ / ಆವಿಗೆ

‘ಚಂದ್ರ ನುಂಗಿದ ಹತ್ತಿಯನ್ನು ಹತ್ತಿ ಮರೆಯಾಗಿಸಿತು ಚಂದ್ರನನ್ನು
‘ಹಿಡಿದು-ಬಿಡುವ ಆಟ ಆಡುತ್ತು ರಾತ್ರಿಯೆಲ್ಲ ಕಳೆಯಿತು.’

“ಮುನಿಯಾ, ಬಿಡಿಸು.”

“.....”

“ಮಣಿ, ಬಹಳ ಸುಲಭ ಒಗಟು ಇದು. ನಿನ್ನ ಬುದ್ಧಿಯ ಪರಿಷ್ಕೆ ಇದು” ಪೆದ್ದನೆ
ಹಾಗೆ ಕಣ್ಣ ವಿಳುಕಿಸುತ್ತ ಮುನಿಯಾಳ ಗಲ್ಲವನ್ನು ತಟ್ಟಿ ಅಪ್ಪಾಜಿ ಅವಳನ್ನು
ಹುರಿದುಂಬಿಸಿದರು.

ಉತ್ತಾಪ್ತಿಶಾದ ಮುನಿಯಾ ಬಾಯಿ ತರೆದಳು.

“ಆಕಾಶ.”

“ತಪ್ಪು! ಇರಲಿ, ಮತ್ತೊಂದು ಬಾರಿ ಪ್ರಯೋಜ ಮಾಡಿನೋಡು” ಅಪ್ಪಾಜಿ
ಮುನಿಯಾಳಿಗೆ ಮತ್ತೊಂದು ಅವಕಾಶ ಕೊಟ್ಟರು.

“ಉಂ... ನಕ್ಕಲ್ಲ.”

“ಇದೂ ತಪ್ಪು.”

ಅಪ್ಪಾಜಿ ಖಿನ್ನರಾದರು. ಭುನ್ನೂ ಕಡೆ ಸಂಕೀರ್ತಿಸುತ್ತ ನುಡಿದರು “ಭುನ್ನೂ, ಈ
ಬಾರಿ ನಿನ್ನ ಸರದಿ.”

ಮೊದಲೇ ಕುಗಿದ್ದ ಭುನ್ನೂ ಕೈಯೆತ್ತಿಬಿಟ್ಟಿ.

“ಈ ಒಗಟು ಬಹಳ ಕಷ್ಟ ಇದೆ ಅಪ್ಪಾಜಿ! ಸುಲಭದ್ದು ಕೇಳಬಾರದೇನು?”
ಅಪ್ಪಾಜಿ ನಕ್ಕರು.

“ಈ ಒಗಟು ಬಹಳ ಸುಲಭವಾಗಿತ್ತು ಮಗನೇ. ಇರಲಿಬಿಡು, ನಿನ್ನ ನಂತರ
ಈಗ ನಮಿಯ ಬಾರಿ. ಒಗಟು ಬಿಡಿಸು ನಮಿ!”

“ಮೋಡ.”

ಅಪ್ಪಾಜಿ ಮನಸ್ಸಿಲ್ಲದೆ ಚಪ್ಪಾಳಿ ತಟ್ಟಿದರು.

“ಹಾಸ್ತವಾಗಿ ನಿನಗೆ ಈ ಒಗಟು ಬಹಳ ಸರಳ ಇದೆ, ನಮಿ!”

ಅಪ್ಪಾಜಿಯ ಈ ಹೇಳಿಕೆ ಅವಳಿಗೆ ಕೆಡುಕೆನಿಸಿತು. ಸಿಡಿಮಿಡಿಗೊಂಡು ಹೇಳಿದಳು.

“ಹಿಗೆ ಹೇಳೋ ಅಂತಾದ್ದೆ, ಯಾವುದಾದರೂ ಕರಿಣ ಒಗಟನ್ನೇ ಕೇಳಿ
ಬೇಕಾದರೆ...”

ಅವಳ ಗವರ್ ಕಂಡು ಅಪ್ಪಾಜಿ ನಕ್ಕರು.

“ತಗೋ... ಇದನ್ನು ಬಿಡಿಸು.”

‘ಸಿಟ್ಟಿನಿಂದ ಕೆಂಪಾಗಿ ಕೆವಿ ಒಡೆಯಿತು ಮಲಗಿದವವ ನಿದ್ದೆ ಹಾರಿತು

ಬಾಲ ಅಲ್ಲಾಡಿಸಿದರೆ ಮುತ್ತು ಸುರಿಯಿತು, ಹಂಟರ್ ಬಾರಿಸಿದರೆ ಗಾಜು
ಒಡೆಯಿತು.’

“ಮಂಜು.”

“ಹಾಹೋ” ಅಪ್ಪಾಡಿ ಪ್ರಶಂಸೆಯಿಂದ ಗದ್ದರಾದರು. ಮುನಿಯಾ ಮತ್ತು ಭುನ್ನು ಅವರನ್ನು ಎಳೆಯುತ್ತೇ ಹೇಳಿದರು—“ಮೂರ್ಖರೇ, ಇಲ್ಲವಾದರೆ ಸ್ವಲ್ಪ ಬುದ್ಧಿಯನ್ನು ಅಕ್ಷನಿಂದ ಕಡ ತಕ್ಕೊಳ್ಳಿ, ಮುಂದಿನ ದಿನಗಳಲ್ಲಿ ಬಹಳ ಮುಖಿ ಸಿಕ್ಕದೆ.”

ಒಮ್ಮೆಲೇ ಮೋಡವೊಂದು ಚಂದ್ರನ ಮೇಲೆ ನಿಧಾನವಾಗಿ ಆವರಿಸಿಕೊಂಡಿತು. ನೋಡುತ್ತಲೇ ವಿಚಲಿತಭಾದಳು.

ಲಾವಾ ಹಾಗೆ ಉಕ್ಕಿದ ಬಿಕ್ಕಳಿಕೆ ಆವೇಗವು ಕೈಯಿಂದ ಜಾರಿದ ಪಾತ್ರೆಯ ಹಾಗೆ ಸದ್ಯ ಮಾಡಿತು. ಚೋಗಸೆಯಿಂದ ಮುಖಿಮುಚ್ಚಿ ಆವೇಗದ ತೀವ್ರತೆಯನ್ನು ನುಂಗಿಕೊಳ್ಳುವ ವಿಫಲ ಪ್ರಯತ್ನ ಮಾಡಿದಳು. ಅಪ್ಪಾಡಿ ನಿಜವಾಗಿಯೂ ಅವಳನ್ನು ಬಿಟ್ಟು ಹೊರಟಿಹೊಗಿದ್ದಾರೆಯೇ?

ಅವಳ ಬೆನ್ನಮೇಲೆ ಮುಖ ಉರಿದ ಸಂಜಯ ಕನೋಯಿ ಚಂದ್ರನಲ್ಲೇ ಮುಳುಗಿದಾಗ, ಅವಳ ಅನಪೇಕ್ಷಿತ ಅಳುವಿನಿಂದ ಹತಪ್ರಭರಾದರು. ಅಕ್ಷಸ್ಯಾತ್ಮಾಗಿ ಇದೇನಾಯ್ತು ಇವಳಿಗೆ! ಈವರೆಗೆ ಸಹಜಭಾಗಿದ್ದಳು...!

ಅವಳ ಬೆನ್ನಮೇಲೆ ಮುಖ ಉರಿದನ್ನು ಅನ್ಯಥಾ ಭಾವಿಸಿದಳೇ? ಬಹಳ ಸಂಕೋಚಿತೀಲಳು! ಆದರೆ ಅದೇ ನಿಜವಾಗಿದ್ದರೆ ತನ್ನ ವಿರೋಧವನ್ನು ಪ್ರಕಟಿಸುತ್ತಿದ್ದಳು ನಿಶ್ಚಿತವಾಗಿ. ತನ್ನ ವಿರೋಧವನ್ನು ಪ್ರಕಟಿಸಿಯೂ ಇದ್ದಾಳೆ. ಅದು ಕಾರಣ ಇರಲಿಕ್ಕಿಲ್ಲ. ಅವಳಿಗೆ ಅಪ್ಪಾಡಿ ನೆನಪಾಗಿರಬಹುದೇ? ಅಗಲುವಿಕೆಯ ತೀವ್ರವಾದ ದೃಷ್ಟಿ ಮೂರು-ನಾಲ್ಕು ದಿನಗಳಿಗೆಲ್ಲ ಕರಗಿಹೋಗುವುದಿಲ್ಲ. ಕಳೆದುಕೊಂಡ ತ್ರಿಯರಾದವರು ಅತ್ತರೆ-ದುಃಖಿಸಿದರೆ ಮರಳಿ ಬರುವುದಿಲ್ಲ ಎಂಬ ತರ್ಕವನ್ನು ಒಟ್ಟಿ ಮನಸ್ಸು ಸಹನೆ ತಂದುಕೊಳ್ಳುವುದಿಲ್ಲ.

ಅವಳನ್ನು ತನ್ನ ಕಡೆ ತಿರುಗಿಸಿಕೊಂಡು ಬೆಚ್ಚನೆಯ ವದೆಗೆ ತುಂಬಿಕೊಂಡರು.

೨೦

ಟ್ರೈಕ್ ಮೇಲೆ ಮನೆಯ ಹೆಚ್ಚಿನ ಸಾಮಾನುಗಳನ್ನೆಲ್ಲ ಹೇರಿಯಾಗಿತ್ತು. ಆಗ ಅಂಚೆಯವನು ಖಾಲಿಯಾದ ಮನೆಯ ಗಂಟೆಯನ್ನು ಬಾರಿಸಿದ.

ಈಗ ಮನೆಯಲ್ಲಿ ಅಪ್ಪಿತಪ್ಪಿಯೂ ಪತ್ರಗಳು ಬರುವುದಿಲ್ಲ. ಆ ಮನೆಯ ಬಾಗಿಲಲ್ಲಿ ಅಕ್ಷಸ್ಯಾತ್ಮಾಗಿ ಅಂಚೆಯವನನ್ನು ನೋಡಿ ಅವಳಿಗೆ ವಿಸ್ತೃಯವಾಯಿತು.

“ಭಾಯಿಯವರೇ, ಪತ್ರ ಇದೆ.”

ಅಂಚೆಯವನಿಂದ ಪತ್ರ ತೆಗೆದುಕೊಂಡು ಅವಳು ತಿರುಗಿಸಿ ಹೊರಳಿಸಿ ನೋಡಿದಳು. ಪತ್ರ ಅವಳ ಹೆಸರಿನದೇ! ಕುತೊಹಲ ತೀವ್ರವಾಗಿ ಹೀಡಿಸಿತು. ಪತ್ರ... ಅವಳ ಹೆಸರಿಗೆ! ಎಲ್ಲಿಂದ ಬಂತು? ಯಾರು ಕಳಿಸಿದರು? ಪತ್ರದ ಮೇಲೆ ಅದನ್ನು

೪೮೦ / ಆವಿಗೆ

ಕಳಿಸಿದವರ ಹೆಸರು ಇರಲೀಲ್.

“ಭಾಯಿ, ದೀಪಾವಳಿಗೆ ಮುಂಚೆಯೇ ಮನೆ ಖಾಲಿ ಮಾಡಿ ಎಲ್ಲಿಗೆ ಹೋಗ್ನಿದೀರಿ?”

ಪತ್ರ ಕೊಟ್ಟೆ ನಂತರವೂ ಅಂಚೆಯನು ನಿಂತಲ್ಲಿಯೇ ನಿಂತಿದ್ದ.

“ನಮ್ಮ ಹೊಸ ಮನೆಗೆ.”

“ಎಲ್ಲಿದೆ?”

“ಕನ್ನಮಾರ ನಗರ, ವಿಕ್ಷೋಲಿ.”

“ಅಂಚೆ ಕಚೇರಿಯಲ್ಲಿ ವಿಳಾಸ ಬದಲಾದ ಬಗ್ಗೆ ಅಜ್ಞ ಕೊಟ್ಟಿದೀರಾ? ಅಜ್ಞ ಕೊಟ್ಟಿದ್ದರೆ, ನಿಮ್ಮ ಪತ್ರ ನೇರವಾಗಿ ನಿಮ್ಮ ಹೊಸ ಅಡ್ಡೆಸಿಗೆ ತಕ್ಷಣ ಕೆಳಸುವ ವ್ಯವಸ್ಥೆಯಾಗುತ್ತದೆ.”

ಅವನು ಅಮೃನ ಬಳಿ ಕೇಳಿದ.

ಪವಾರನಿಂದ ಈ ಬಗೆಗಿನ ಎಲ್ಲ ವಿಧಿ-ವಿಧಾನಗಳೂ ಮುಗಿದಿವೆ. ಅವನು ಯಾರ ಬಳಿಯೋ ಅಜ್ಞ ಕಳಿಸಿದ್ದಾನೆ. ಅಥವಾ ತಾನೇ ಸ್ವಯಂ ಹೋಗಿ ತಲುಪಿಸಿದ್ದಾನೆ— ಎಂದು ಅಮ್ಮ ಹೇಳಿದಳು.

ಅಂಚೆಯನು ಆದರೂ ಹೊರಡಲಿಲ್ಲ. ಹಲ್ಲು ಕಿಸಿಯತ್ತ ಹೇಳಿದ.

“ಭಾಯಿ, ದೀಪಾವಳಿಯ ನಿಮ್ಮ ಬಟ್ಟೆಸು?”

ಅಮ್ಮನು ಅಂಚೆಯನು ಅವಳಿಗೇ ಗಂಟಪಿಬಿದ್ದಿದ್ದನ್ನು ನೋಡಿ ಸಿಟ್ಟುಗೊಂಡಳು.

“ಆಯ್ತಲ್ಲ... ನಿನ್ನ ಸಲಹೆ-ಸೂಚನೆ. ಮತ್ತೇಕೆ ಇನ್ನೂ ಮೆಟ್ಟಿಲು ಆಕ್ರಮಿಸಿ ನಿಂತೇ ಇಡೀಯಾ? ಇನ್ನೂ ಚಿಕ್ಕಪ್ಪಟಿ ಸಾಮಾನು ತುಂಬಿವುದು ಹಾಗೇ ಭಾಕಿ ಇದೆ. ಅಲ್ಲಿ ಕುಂತಿ ಕುಳಿತು ದಾರಿ ಕಾಯಿತ್ತಿರಬಹುದು. ಎಲ್ಲ ಹೋದ ಟ್ರೈನ್‌ನವನು ಅಂತ...”

ಇಪ್ಪತ್ತು ರೂಪಾಯಿಯ ಒಂದು ನೋಟನ್ನು ತಂದು ಅವಳು ಅಂಚೆಯವನ ಕೈಯಲ್ಲಿ ಹಿಡಿಸಿದಳು.

ಅಂಚೆಯನು ಮತ್ತೇನೋ ಹೇಳಲು ತಯಾರಾಗುತ್ತಿದ್ದಂತೆ ಅವಳು ಒಳಗಿನ ಕೋಣೆಯ ಕಡೆ ಹೋದಳು.

ನಿನ್ನ ಸಂಜೆ ಆಫೀಸಿನಿಂದ ಬೇಗ ಹೊರಟು ಸ್ಕೃತಾಳ ಭೇಟಿ ಮಾಡುವ ಉದ್ದೇಶದಿಂದ ಅವಳ ಮನೆಗೆ ಹೋಗಿದ್ದಳು. ಹೊದಲಷ್ಟೇ ಅವಳು ಅವಳ ಬಗೆಗ ಯೋಚಿಸಿದ್ದಳು. ಎಲ್ಲಿಂದಲಾದರೂ ಅಕಸ್ಮಾತ್ತಾಗಿ ಅವಳು ಬಂದಿಳಿದರೆ ಎಪ್ಪು ಮಜಾ ಆಗುತ್ತದೆ. ಬೆಕ್ಕು ಸೀನಿತ್ತು ಎಂದು ಕಾಣುತ್ತದೆ. ಇಲ್ಲವಾದರೆ ಪೋನ್ ಮಾಡದೆ ಹತಾತ್ತನೇ ಹೇಗೆ ಬಂದರಿಗಿದಳು!

“ನಿನ್ನ ಅಗಲುವಿಕೆಯ ಬೇಸರ ನನ್ನನ್ನು ಎಳೆದು ತಂದಿತು.”

“ಸುಳ್ಳ, ವಂಚಕಿ, ಹೋಸಗಾತ್ತಿ...”

“ಒಪ್ಪದಿದ್ದರೆ ಬಿಡು... ಅದು ನಿನ್ನ ವಿಶ್ವಾಸ. ಆದರೆ ನಾನು ಸದೇಹವಾಗಿ ಎದುರಿಗೆ ಬಂದು ನಿಂತಿದ್ದೀನಲ್ಲ. ಅದಕ್ಕೇನಂತೀಯಾ?”

“ನಿನ್ನದೇ ಏನಾದರೂ ಕಾರಣ ಇದಿರಬೇಕು. ಸ್ವಾಪ್ ಹೊತ್ತಿನಲ್ಲಿ ಹೊರಬಿಳ್ಳದೆ. ಇಲ್ಲೇ ಅಂದೇರಿಯಲ್ಲಿ ಸ್ವಾಪ್ ಕೆಲಸವಿತ್ತು. ಹಾಗೇ ನಿಮ್ಮ ಮನೆಗೂ ಸ್ವಾಪ್ ಹೋಗಿಬರೋಣ ಅಂತೆ...”

“ಅಯ್ಯಬಿಡು ಮಹಾರಾಯಿ... ನಿನ್ನದೇ ಸರಿ...” ಅವಳು ಶರಣಾಗತಿಯ ಭಾವನೆ ತೋರಿದಳು. “ನೀನು ಹೇಳು. ನೀನು ಯಾಕೆ ನನ್ನ ಸಲುವಾಗಿ ಹಂಬಲಿಸುತ್ತ ಇದ್ದೆ?”

“ಪತ್ತ ಓದಿಸಬೇಕಾಗಿತ್ತು ನನಗೆ.”

“ಹಾಗಾದರೆ ಯಾಕೆ ಪೋಸ್ಟ್ ಮಾಡಲಿಲ್ಲ?”

“ನಿನ್ನ ಕನ್ನ ಹಾಕುವ ಮಾತೋತ್ತೀಯವರಿಗೆ ಹೆದರಿದೆ! ಅವಳ ಕೈಗೆ ಸಿಕ್ಕಿದರೆ ನನ್ನ ವಿರುದ್ಧ ಪೋಲೀಸರಿಗೆ ರಿಪೋಚ್ ಮಾಡದೆ ಸುಮ್ಮನಿರೋಜಲ್ಲ.”

“ಎಂಥ ಪತ್ರಾನೇ?”

“ರಾಮಾಯಣ! ನಾನು ನಿನ್ನ ಹೆಸರಿಗೆ ಬರೆದಿದೇನೆ. ನಿನ್ನ ಹೆಸರಿಗೆ ಕಳಿಸೋದಕ್ಕೆ ಕಷ್ಟರ್ ತಯಾರುಮಾಡಿದ್ದೆ.”

“ಒಹ್... ಇರಲಿಬಿಡು... ಪತ್ತ ಕೊಡು.”

“ಒಂದು ಶರತ್ತಿನ ಮೇರೆಗೆ! ಪತ್ರವನ್ನು ಕೋಣೆಯಲ್ಲಿ ಬಾಗಿಲುಹಾಕಿಕೊಂಡು ಓದಬೇಕು. ಓದಿದನಂತರ ಅದನ್ನು ಸುಡಲಾಗುವುದು. ಸುಟ್ಟು ನಂತರ ನಾವಿಬ್ರಾಹಿಗಲಮೇಲೆ ಕೈ ಹಾಕಿಕೊಂಡು ಬಿಸಿ ಬಿಸಿ ಕಾಫಿ ಕುಡಿತೇವೆ. ಕಾಫಿಯನ್ನು ಅಡುಗೆ ಮನೆಗೆ ನೀನೇ ಸ್ವಾಪ್ ಹೋಗಿ ಮಾಡಿಕೊಂಡು ಬರುವೆ. ಅಡುಗೆ-ಉಣಿ ತಯಾರಿಯಲ್ಲಿ ನೀನು ತುಂಬಾ ಜಾಣಳು... ನಾನು ಗಂಜಿ ಬರುಡೆ!”

ಪತ್ತ ಓದಿ ಸುಟ್ಟುಹಾಕಿದ ನಂತರ ಕಾಫಿಯ ಗುಟುಕು ಇಳಿಸುವುದು ಅವಳಿಗೆ ಕಷ್ಟವಾಯಿತು. ಅವಳ ಮನಸ್ಸಿತಿಯ ಅರಿವಿತ್ತು ಸ್ವಿತಾಳಿಗೆ-ಆದ್ದರಿಂದ ಬೇರೆ ದಿನಗಳ ಹಾಗೆ ಹಟಕಾಡದೆ ತಾನೇ ಕಾಫಿ ಮಾಡಲು ಎದ್ದಳು.

“ನಾನು ಬಹಳ ಸಾಹಸಿಯಿದ್ದೇನೆ. ಆದರೆ ಯಾವಾಗಾದರೋಮ್ಮೆ ನಿನ್ನ ಹೆಗಲುಗಳ ಅವಶ್ಯಕತೆ ನನಗೆ ಉಂಟಾಗುತ್ತದೆ....”

ಅವಳ ಮೊಳಕಾಲಿನ ಮೇಲೆ ತಲೆಯೂರಿ ಒಮ್ಮೆಲೇ ಅಳತೊಡಗಿದಳು.

“ಆತ್ಮ ಸ್ವೀಕಾರೋತ್ತೇ ಬಹಳ ಅವಶ್ಯಕವಾಗಿತ್ತು. ಸಹಿಸಿಕೊಳ್ಳೋದಕ್ಕೆ ನನ್ನಿಂದ ಆಗ್ನಿರಲಿಲ್ಲ. ಸಹಜ ಆಗಬೇಕು ಎಂದು ಪ್ರಯತ್ನ ಮಾಡಿದ್ದೆ ನಾನು. ಆದರೆ ಆತ್ಮವಿಶ್ವಾಸವು ಸೆರಗನ್ನು ಧೂಡಿಸಿಬಿಟ್ಟಿದೆ ನನ್ನಿಂದ. ತುಳಿಯತ್ತಿರುವ ಒತ್ತಡದಿಂದ ಮುಕ್ಕಿಗೆ ನನಗಿರುವ ಒಂದೇ ಒಂದು ಪರಿಹಾರವೆಂದರೆ ಬಹುಶಃ ಆತ್ಮಹತ್ಯೆಯಾಂದೇ.”

“ನಿನಗೆ ಗೊತ್ತಿದೆ, ನಾನು ಬದುಕಲು ಅಪೋಕ್ಸಿಸುತ್ತೇನೆ, ಸಾಯಲು ಬಯಸೋದಿಲ್ಲ.

ಉಲ್ಲ / ಆವಿಗೆ

ಬದುಕಿನ ದಾರಿಯನ್ನು ತೆರೆಯಲು ಅವಶ್ಯವಾದುದನ್ನು ನಾನು ಮಾಡಿದೆ. ನಾನು ಮಾಡಿದ್ದ ಅವಶ್ಯಕವಾಗಿತ್ತು. ನಿನ್ನ ಅರಿವಿಗೆ ಬಂದಿರಬಹುದು... ಆತಂಕದ ಒತ್ತಡದಿಂದ ಮುಕ್ತವಾಗಿ ಈ ಮನೆಯ ಗೋಡೆಗಳ ನಡುವೆ ಈಗ ಜೀವನ ಕಣ್ಣ ತೆರೆಯುತ್ತಿದೆ...”

ಸ್ಮಿತಾ ಹೇಳಿದಳು—ಅಕ್ಷನಿಗೆ ಚಿಕಿತ್ಸೆಯನ್ನು ಸುಪ್ರಸಿದ್ಧ ಮನೋಚಿಕಿತ್ಸಕ ಡಾ. ರಮೋಲಾ ಕಕ್ಷದ ಮಾಡುತ್ತಿದ್ದಾರೆ. ರಮೋಲಾಜಿಯವರೊಂದಿಗೆ ಅಕ್ಷನ್ ನಾಲ್ಕು ಸಫಲ ಬೃತ್ತಪುಗಳಾಗಿವೆ. ಈಗ ಅಕ್ಷ ಶಿವಾಜಿಪಾರ್ಕ ಬಳಿ ಇರುವ ಚಿಕಿತ್ಸನ ಮನೆಗೆ ಹೋಗಿದ್ದಾಳೆ. ನಿರಂತರ ಕೌನ್ಸಿಲಿಂಗ್‌ನಿಂದ ಅವಳಲ್ಲಿ ಎಂತಹ ಪರಿವರ್ತನೆ ಬಂದಿದೆಯಂಬುದು ಅವಳನ್ನು ಭೇಟಿಯಾದರೆ ತಿಳಿಯುತ್ತದೆ. ಜಡಕುಗಳಿಂದ ಮುಕ್ತವಾಗಿರುವ ಅವಳಲ್ಲಿ ಆತ್ಮಮಿಶ್ರಾಸ್ ಮರಳುತ್ತಿದೆ. ಬದುಕುವ ಇಚ್ಛೆ ಪ್ರಬುಲವಾಗುತ್ತಿದೆ. ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಮರಳಲು ಇನ್ನೂ ಕೆಲಸಮಯ ಬೇಕಾದೀತು. ರಮೋಲಾಜಿ ಹೇಳಿಕೆಯಿಂದರೆ ಇನ್ನು ಎರಡು—ಎರಡೂವರೆ ತಿಂಗಳಲ್ಲಿ ಅಕ್ಷ ಸಂಪೂರ್ಣ ಆರೋಗ್ಯವಂತೆಖಾಗಿ ತನ್ನ ನೋಕರಿ ಮಾಡಬೇಕಂಬ ಆಸೆಯನ್ನು ಪೂರ್ಣ ಮಾಡಬಲ್ಲಾರು. ಯಾವುದಾದರೂ ಸ್ವಾಲಿನಲ್ಲಿ ಅವಳಿಗಾಗಿ ನೋಕರಿ ಹೊಡಿಸಲು ಸ್ವಯಂ ರಮೋಲಾಜಿ ಪ್ರಯತ್ನಿಸುವರು.

ಪತ್ರದಲ್ಲಿ ಅವಳು ತನ್ನ ವಿಷಯವಾಗಿಯೂ ಬರೆದಿದ್ದಳು.

ಈ ಮೋದಲಿನ ಯೋಜನೆ ಪ್ರಕಾರ ಯಾವುದೇ ವಿದೇಶಿ ವಿಶ್ವವಿದ್ಯಾಲಯದಿಂದ ಅವಳು ‘ಇಂಟರನ್ಯಾಷನಲ್ ರಿಲೇಶನ್ಸ್’ ಮೇಲೆ ಉನ್ನತ ಅಧ್ಯಯನಕ್ಕಾಗಿ ಶಿಕ್ಷೆವೇತನ ಪಡೆಯಲು ಪ್ರಯತ್ನಿಸುತ್ತಿದ್ದಾಳೆ. ಪಾಸ್‌ಪೋರ್ಟ್ ಮುಂತಾದವು ಆಗ್ನಿತಿ. ತೊಂದರೆಗಳು ಕಡಿಮೆ ಇಲ್ಲ. ಅಮೆರಿಕಾಕ್ಕೆ ಹೋಗುವುದು ಈಗ ಅಷ್ಟು ಸುಲಭವಲ್ಲ. ಡೆಂಗೂ ಸೊಳ್ಳಿಯ ಹಾಗೆ ಇಡೀ ಜಗತ್ತಿನ ರಕ್ತವನ್ನು ಹೀರಿ ಅದನ್ನು ನಿಷ್ಪಾಣಗೊಳಿಸುವ ಅವಕಾಶವಾದೀ ಮಕ್ಕಳು, ಹರಾಮಿ ಅಮೆರಿಕನ್ನರು ತಮ್ಮ ಅವಕಾಶ ಬಂದಿಕೂಡಲೇ ಸೊಳ್ಳಿ ಪರದೆಯೋಳಗೂ ತೂರಿಕೊಳ್ಳಾರೆ. ಎರಡು ದೊಡ್ಡ ವಿಶ್ವವಿದ್ಯಾಲಯಗಳಿಂದ ಅವಳಿಗೆ ಘಾರ್ಡ್ ಬಂದಿದೆ. ಕೊಲಂಬಿಯಾ ಮತ್ತು ಹಾರ್ವರ್ಡ್‌ದಿಂದ. ವಿಕ್ರಮನೂ ಕೂಡ ಬಂದಿರು ಘಾರ್ಡ್ ಕಳಿಸಿದ್ದಾನೆ. ಆದರೆ ಸ್ವಯಂ ಅವಳ ಸಮಸ್ಯೆಯೇನು ಕಡಿಮೆಯದಲ್ಲ. ಪತ್ಯಕ್ರಮ ಪೂರ್ಣವಾಗುತ್ತಲೇ ಇಂಗ್ಲಿಂಡಲ್ಲಿಯೇ ವಾಸಮಾಡುವುದು ಅವಳಿಗೆ ಕಷ್ಟ. ಭವಿಷ್ಯದಲ್ಲಿ ಅವರಿಬ್ಬರೂ ಅಲ್ಲಿನ ನಾಗರಿಕತೆಯನ್ನು ಪಡೆಯಲು ಬಯಸಿದ್ದಾರೆ. ಅಮೆರಿಕಾದಪ್ಪು ಹಣ ಇಂಗ್ಲಿಂಡಿನಲ್ಲಿ ಇಲ್ಲದಿರಬಹುದು. ಆದರೆ ನಮ್ಮ ಜೀವನಶ್ರೇಣಿಯದೆ! ಅವಳು ವಿಕ್ರಮನಿಗೆ ಬಂದು ಕಟುವಾದ ಸಲಹೆಯನ್ನು ಬರೆದುಕಳಿಸಿದ್ದಾಳೆ. ಅವನಿಗೆ ಇಂಗ್ಲಿಂಡಿನಲ್ಲಿ ಇರಬೇಕೆಂದಿದ್ದರೆ, ನಿಶ್ಚಯವಾಗಿಯೂ ಆತನು ಅಲ್ಲಿಯದೆ ಯಾವುದಾದರೂ ಬಿಳಿಯ ಹುಡುಗಿಯನ್ನು ಮರಳು ಮಾಡಿಕೊಂಡು ಅವಳನ್ನು ಮದುಪೆ ಮಾಡಿಕೊಳ್ಳಲಿ. ಅಥವಾ ಅಲ್ಲೇ ವಾಸವಾಗಿರುವ ಯಾವುದಾದರೂ

ಭಾರತೀಯ ಮಾನವ ಮಗಳಿಗೆ ಗಾಳಿಹಾಕಿ, ಬ್ರಿಟಿಶ್ ನಾಗರಿಕತೆಯನ್ನು ಪಡೆದುಕೊಳ್ಳಲಿ. ಅವಳ ಓದು ಪೂರ್ವಾವಾಗುವವರೆಗೆ ಅವನು ಭರವಸೆಯಿಂದ ಅವನ ಕುಟುಂಬ ಕಟ್ಟಿಕೊಂಡು ಆರಾಮಾಗಿರಲಿ. ಯಾವಾಗ ಅವಳು ಅಮೆರಿಕದಿಂದ ಓದು ಮುಗಿಸಿ ಇಂಗ್ಲೆಂಡಿನಲ್ಲಿ ಕಾಲಿಡುತ್ತಲೇ ಅವನು ತನ್ನ ಪತ್ನಿಗೆ ಡ್ಯೂಪೋಸ್‌ ಕೊಡಲಿ. ಇಂಗ್ಲೆಂಡ್ ಹಿಂದುಸ್ತಾನದ ಹಾಗೆ ಮಿಜಿಮಿಜಿ ದೇಶ ಇಲ್ಲ. ಈ ಜನ್ಮದಲ್ಲಿ ಹಾಕಿದ ಡ್ಯೂಪೋಸ್ ಮುಂದಿನ ಜನ್ಮದಲ್ಲಿ ಮಂಜೂರು ಆಗಲಿಕ್ಕೆ! ಒಮ್ಮೆ ಡ್ಯೂಪೋಸ್ ಸಿಗಲಿಲ್ಲ. ಆದರೂ ಅವರ ನಡುವಳಿ ಸಂಬಂಧದಲ್ಲಿ ಯಾವ ವ್ಯಾತಾಸವೂ ಬಾರದು. ಪ್ರದಕ್ಷಿಣೆ ಸುತ್ತುವುದರ ಮಹಿಮೆಯು ಬಗ್ಗೆ ಅವಳಿಗೆ ಯಾವ ವಿಶೇಷ ಆಸ್ಥೆಯೂ ಇಲ್ಲ. ತನ್ನ ತಂದೆ-ತಾಯಿಯ ಸಂಬಂಧವೇ ಅವಳಿಗೆ ಪಾಠ!

ಆಯಿ ಅವಳಿಗೆ ಸಂಪೂರ್ಣ ಸಹಾಯ ಮಾಡಿದಾಳೆ. ಮಂಟಕಾ ಕೆಂಗಾನಿಂದಾಗಿ ಅವಳಿಗೆ ಹಣ-ಸಂಪತ್ತಿನ ಕೊರತೆ ಏನೂ ಇಲ್ಲ. ಶಿಷ್ಯವೇತನ ಅವಳಿಗೆ ಸಿಕ್ಕರೆ ಸರಿ, ಸಿಗದಿದ್ದರೆ ಕೂಡ ಯೋಚನೆ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾಳೆ ಆಯಿ. ಆಯಿಯ ಬಳಿ ಇರುವ ಸಂಪತ್ತೆಲ್ಲ ಅವಳದೇ; ಅವಳಿಗಾಗಿಯೇ. ಅವಳಿಗೆ ಇಷ್ಟೇ ಭರವಸೆ ಬೇಕು. ಅವಳು ಎಲ್ಲಿಯೇ ಇರಲಿ, ಯಾರ ಜೊತೆಗೇ ಇರಲಿ, ಸುಖವಾಗಿರಲಿ. ತುಂಬು ಜೀವನ ನಡೆಸಲಿ. ಆದರೆ ಅಪ್ಪನ ದುರುಂಜಾವೆಯಲ್ಲ, ಅದರಿಂದ ಬಚಾವಾಗಿದ್ದರೆ ಸಾಕು. ಅವರದೇ ರಕ್ತವಲ್ಲವಾ ಅವಳು! ಜಾರುವ ಸಾಧ್ಯತೆ ಕಡಿಮೆ ಇಲ್ಲ. ಅವರದೇ ಪಾಠ ಅವಳ ಕಣ್ಣೆದುರು ಇದೆ. ಹೃದಯದಿಂದ ಅಷ್ಟುಂದು ಸಾಹಸಿಯಾದ ಹುಡುಗಿ ಜೀವನದ ಸೌಕರ್ಯಾನುಸಾರ ವೌಲ್ಯಗಳನ್ನು ಮುರಿಯುವ-ಕಟ್ಟುವ ಕೆಲಸದಿಂದ ಬಚಾವಾದರೆ ಅವಳ ಆರೋಗ್ಯಕಾರಿ ಜೀವನದ ಎಲ್ಲ ಸಾಧ್ಯತೆಗಳೂ ಅವಳನ್ನು ನಿರೀಕ್ಷಿಸುತ್ತಿರುತ್ತವೆ.

ಆಯಿ ಭರವಸೆ ನೀಡಿದ್ದಾಳೆ.

ಅಕ್ಕನ ಚೆಂತೆಯನ್ನು ತನ್ನ ಮೇಲೆ ಬಿಡು. ಅವಳನ್ನು ಬಿಟ್ಟರೆ ಅವರ ಜೀವನಕ್ಕೆ ಮತ್ತೊಮ್ಮೆ ಗುರಿಯಿದೆ? ಅವಳ ಜೀವನ ನಾಶವಾಗಲು ಅವಳ ಪಾತ್ರವೂ ಕಡಿಮೆಯದೇನಲ್ಲ. ಅದೇ ಕ್ಷಣ ಅವನಿಗೆ ಅವನ ದುಷ್ಪತ್ಯಕ್ಕೆ ಪ್ರತಿಕಾರ ಮಾಡಬೇಕಾಗಿತ್ತು. ಆದರೆ ಪತಿಯ ಪ್ರತಿಷ್ಠೆಗೆ ಮುಕ್ಕಬಾರದಿರಲು ಸಾವಿಶ್ರಿಯಾಗಿ ಅವನ ಅಕ್ಷಮ್ಯ ಗುಣಗಳನ್ನು ಮುಚ್ಚಿಹಾಕಿದೆಳು. ಭೌತಿಕ ಸುಖ ಸಾಧನಗಳನ್ನು ತಾಗ ಮಾಡುವ ಘ್ರಯವನ್ನು ತನ್ಮಲ್ಲಿಯೇ ಬಹುಶಃ ತಂದುಕೊಳ್ಳಲಿ. ಯಾವಾಗ ಯೋಚಿಸಿದರೂ ಹೇಡಿಗಳ ಹಾಗೆ ಆತ್ಮಹತ್ಯೆಗೆ ಯೋಚಿಸಿದಳು. ಈಶ್ವರನು ಸದ್ಪರ್ಣಿ ಹೊಟ್ಟು, ಪಲಾಯನದಿಂದ ಬಚಾವಾದಳು. ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿ ಅವಳು ಇಂದಿಗೂ ದ್ವಂದ್ವದಲ್ಲಿ ತಿರುಗುತ್ತ ಯೋಚಿಸುತ್ತಾಳೆ. ಸ್ತ್ರೀ ಜೀವನದ ಪರಿಭಾಷೆಯಿಂದರೆ ಕುಟುಂಬ ರಕ್ಕಕಳಾಗಿರುವುದು ಮಾತ್ರವೇ?

ଲୁହା / ଆମ୍ବଗ

ಅವಳ ಹೆಣ್ಣುಮಕ್ಕಳು ವಿಶಾಲ ಹೃದಯದವರು ಎಂಬ ನಂಬಿಗೆ ಆಯಿಗಿದೆ. ತಮ್ಮ ದುರುಪ್ಯತ್ವ ತಾಯಿಯ ಮಿತಿಗಳನ್ನು ಅವರು ಅವಶ್ಯವಾಗಿ ಕ್ಷಮಿಸುತ್ತಾರೆ....

ಕೈಯಲ್ಲಿ ಹಿಡಿದ ಪತ್ರವನ್ನು ಹಿಂದೆ ಮುಂದೆ ಹೊರಳಿಸಿ ನೋಡುತ್ತ ಅವರು ಅಮೃನ ಕಡೆ ನೋಡಿದ್ದರು. ಅಮೃ ಒಂದು ಕೆಲಸಕ್ಕೆ ಬಾರದ ಒರಳು ಮತ್ತು ರುಬ್ಬಗುಂಡು ಎತ್ತುಪುದರಲ್ಲಿ ತಲ್ಲಿನಳಾಗಿದ್ದರು.

ಅವಳ ಕೊಣೆಯಲ್ಲಿ ಈಗ ಯಾವ ಸಾಮಾನ್ಯ ಬಾಕಿಯಿರಲಿಲ್ಲ. ಪತ್ರವನ್ನು ಓದುವ ಉಪಕರ್ತೆ ಹೆಚ್ಚಿತ್ತು. ಗಾಜಿಲ್ಲದ ಕಡಕಿಯ ಸರಳಿಗೆ ತಲೆಯಾನಿಸಿ ಅವಳು ಪತ್ರವನ್ನು ತೆರೆದ್ದು.

ಡಿಯರ್ಸ್, ನಮಿತಾಚಿ,

ನನಗೆ ಪತ್ರ ಬರೆಯುವ ರೂಢಿಯಿಲ್ಲ. ವ್ಯಾವಹಾರಿಕ ಪತ್ರ ಬರೆದಷ್ಟೇ ಅಭಾಸನ್. ಮೊದಲು ಯೋಚನೆ ಮಾಡಿದ್ದೆ - ಕ್ಯಾಟಲಾಗನ್ನು ನಿಮ್ಮ ಹೆಸರಿಗೆ ಪೋಸ್ಟ್ ಮಾಡಿದರೆ ನನ್ನ ಟೆಪಚಾರಿಕೆ ಮುಗಿಯಿತು ಎಂದು. ನಿಮ್ಮ ಸುಂದರ ಶರೀರದ ಮೇಲೆ ಹಸರು ಜಲಕುಂಭದಂತೆ ಅರಳಿದ ನಿಮ್ಮ ಬೆವರಿನ ಬಗೆಗೆ ಇದು ನನ್ನದು ಅತಿಯಾಯಿತು ಎನ್ನಿಸಿತು. ಎಂದಾದರೂ, ಎಲ್ಲಾದರೂ ಒಟ್ಟಿಗೇ ಕೆಲಸ ಮಾಡಿದ್ದಕ್ಕೂ ಒಂದಮ್ಮೆ ಶಿಪ್ಪಾಚಾರ ಇರುತ್ತದೆ. ಅದನ್ನು ಟೆಪಚಾರಿಕೆಯಿಂದ ತುಂಬಲು ಸಾಧ್ಯವಿಲ್ಲ. ನಿಮ್ಮ ಮೇಲೆ ಎರಿಗಿದ ಅಕಾಲಿಕ ವಿಪತ್ತು ಶಿಪ್ಪಾಚಾರದ ಒತ್ತಡವನ್ನು ಮತ್ತಪ್ಪು ತೀವ್ರವಾಗಿಸಿತು. ನಿಜ, ಹೋರವಾದ ಅಸಮೃತಿಯ ಆಚೆಗೂ ನಿಮಗೆ ಒದಗಿದ ದುಃಖವು ನನ್ನಂಥ ನಿಮೋಹಿಯನ್ನೂ ದುಃಖಪ್ರಾನನ್ನಾಗಿ ಮಾಡಿದೆ. ಗೌತಮಿಯೊಡನೆ ನಿಮ್ಮ ಮನೆಯ ವಿಳಾಸ ತಿಳಿದು ಒಮ್ಮೆ ಭೇಟಿಯಾಗೋಣ ಎಂದು ಒಂದೇಸವನೆ ಮನಸ್ಸಿನಲ್ಲಿ ಒತ್ತಡ ಹೆಚ್ಚಿತ್ತತ್ವ. ಆದರೆ ಸಾಹಸ ಮಾಡಲಿಲ್ಲ. ಇಂಥ ಸಂದರ್ಭಗಳಲ್ಲಿ ಉರುಸಾನ ಕವಾಲೀಯ ಶೈಲಿಯಲ್ಲಿ ಸ್ವಧಿಸಿ ಆಫುವ- ಆಕುಂದಿಸುವ, ಹತ್ತಿರದ ಸಂಬಂಧಿಗಳ ಬೀದಿ ನಾಟಕಗಳ ಬಗೆ ನನಗೆ ತೀವ್ರವಾದ ತಿರಸಾರ್ಥವಿದೆ. ಮೃತ್ಯುವನ್ನುಪ್ರದು ಚಿರಮೌನ. ಹೊನದಲ್ಲಿಯೇ ಅವರನ್ನು ಬೀಳಿಕ್ಕೊಡಬೇಕು. ಅದರ ಸಂಕೀರ್ತನ್ನು ನಾವು ಭಾರತೀಯವೆಂದು ತಿಳಿಯುವುದಿಲ್ಲ. ವಿದೇಶಿಗಳು ತಿಳಿಯುತ್ತಾರೆ. ನನ್ನ ಹಾದಿಕ ಇಚ್ಛೆಯಿಂದರೆ ನಾನು ಸತ್ತರೆ ವಿದೇಶದಲ್ಲಿ ಸಾಯಲೆ ಎಂಬುದು. ಸಾಯಲೆಕ್ಕಾಗಿಯೇ ಧರ್ಮವರಿವರ್ತನೆ ಮಾಡಿಕೊಳ್ಳೋಣ. ಆ ಮೂಲಕ ಶೋಕ-ಸಂತಾಪದ ನಗಾರಿಯಿಂದ ದೂರವಿರೋಣ ಅನಿಸ್ತಿದೆ. ಭಾರತೀಯ ಜಗತ್ತಿನ ಯಾವ ಮೂಲೆಗೆ ಹೋದರೂ, ಸತ್ತ ಮಕ್ಕಳ ಹೊಳೆಯುವವರೆಗೂ ಎಡೆಗೆ ಒಳಿಕೊಂಡು ಮಂಗದ ಹಾಗೆಯೇ ಭಾವುಕರಾಗಿರುತ್ತಾರೆ.

ಕೆಲ ದಿನಗಳ ಕಾಲ ನಾನು ಬೆಂಗಳೂರಿನ ಸ್ತಾಮೀಜೆಯವರ ವಶಕೆ ಸಿಕ್ಕಿದೆ.

ಸ್ವಾಮೀಚೆಯವರು ಜೀವನದ ಏರುದ್ವಾಗಿ ಮತ್ತುವೆಂದು ಹೇಳತೊಡಗಿದರು.

ಉತ್ಸವದಂತಹ ಜೀವನವನ್ನು ಪಾಣಿಪತ್ರ ಮೃದಾನ ಮಾಡಲಿಕ್ಕೆ ಹೊರಟಿದ್ದರು.

ನೀವು ನನ್ನ ಹಲುಬುಂಬಿಕೆಯಿಂದ ಬೇಸರಗೊಂಡಿದ್ದೀರೇನೋ!

ಹಾಂ, ನಾನೇನು ಪ್ರತಿವಾದ ಮಾಡ್ತಾ ಇದ್ದ ಅಂದರೆ, ಮೃತ್ಯು ಬಂದಾಗ ತನ್ನ ಕೆಲಸ ಮಾಡುತ್ತದೆ. ಜೀವನವಿರುವಲ್ಲಿಯವರೆಗೆ ಅದಕ್ಕೆ ಕೆಲಸ ಮಾಡಲುಬಿಡಬೇಕು. ಜೀವನಕ್ಕೆ ಸ್ಪಂದಿಸುತ್ತಿರುವಾಗಲೇ ಮೃತ್ಯುವಿನ ವಿಚಾರ ಮಾಡುವುದು, ಮೃತ್ಯುವು ಸಮಯಕ್ಕೆ ಮುಂಚೆಯೇ ಬರಲು ಮುಂದಾಗುವುದಕ್ಕೆ ಅವಕಾಶ ಮಾಡಿಕೊಡುತ್ತದೆ.

ಅವರು ಹೇಳಿತೋಡಿದರು, ನೀನು ಮಾಯೆಯಲ್ಲಿ ಬಿದ್ದ ಎರಡು ಸಂಗತಿಗಳನ್ನು ಮಾತ್ರ ತಿಳಿಯಲು ಪೂರಂಭಿಸಿದ್ದೀರೂ. ಜೀವನ ಸಿಕ್ಕಾಗ ಜೀವಿಸು, ಮೃತ್ಯು ಬಂದಾಗ ಸತ್ತುಬಿಡು. ಆದರೆ ನೀನು ಮೂಲ ಸತ್ಯಕ್ಕೆ ವಿರುದ್ಧವಾಗಿದೇಯ. ಅದನ್ನು ನೋಡುವ ಅರಿಯುವ ಪ್ರಯತ್ನ ಮಾಡ್ತಾ ಇಲ್ಲ. ಜೀವನವನ್ನು ಜೀವಿಸುತ್ತಿರುವಾಗ ಮೃತ್ಯುವಿನ ಬಗೆಗೆ ಯೋಚಿಸಬಾರದು. ಪ್ರಸಾದರೂಪವಾಗಿ ಬಂದಿರುವ ಜೀವನವನ್ನು ಹೇಗೆ ಜೀವಿಸಬೇಕು— ಎಂಬುದೇ ಮೃತ್ಯುವಿನ ವಾಸ್ತವಿಕ ವ್ಯಾಪ್ತಿ! ಮೃತ್ಯುವಿನ ವಿಷಯದಲ್ಲಿ ನಿರಂತರ ಯೋಚಿಸುವುದರ ಅರ್ಥ ಜೀವನದ ಜೈತನ್ಯವನ್ನು ಉತ್ತಷ್ಟಿತೆಯಿಂದ ಜೀವಿಸುವುದು.

ಸ್ವಾಮೀಜಿಯವರ ಭೇಟಿಯಾದದ್ದು ಅವರನ್ನು ಕುರಿತು ಜಿತ್ತೆ ತೆಗೆಯಬೇಕಾದ ಸಂದರ್ಭದಲ್ಲಿ ರ್ಯಾ ಟೀವಿಯಲ್ಲಿ ಬೆಳಗ್ಗೆ ಪ್ರಸಾರಿತವಾಗುವ ಒಂದು ಧಾರ್ಮಿಕ ಕಾರ್ಯಕ್ರಮಕೂಗೆ. ಕೆಲಸ ಮುಗಿಯುತ್ತಲೇ ನಾನೂ ಭಾಗವಹಿಸಿದೆ. ಅವರ ಪ್ರವಚನದ ಪ್ರಕ್ರಿಯೆ ಕೆಸ್ಟೊನ್‌ನ್ನು ಸಂಪೂರ್ಣ ಶ್ರದ್ಧೆಯಿಂದ ನಾನು ನನ್ನ ವಾಸ್ತವಿಕ ಮಿತ್ರ ಕೌಶಲ್ಯಾಗೆ ಸಾದರ ಕಾಣಿಕೆಯಾಗಿತ್ತೆ.

ಮತ್ತು ಅವರ ಪ್ರವಚನಗಳಿಂದ ಪ್ರಭಾವಿತನಾದ ಕೌಶಲ ಅನಿಯಮಿತವಾಗಿ ಬೆಂಗಳೂರಿಗೆ ಬರಹೋಗತೋಡಿದ.

ಆಗಾಗೆ ಸ್ವಾಮೀಜಿ ಕೌಶಲನಿಗೆ ಮಿತ್ರರೂಪವನ್ನೂ ನೆನಪು ಮಾಡಿಕೊಟ್ಟರು. ಅವನು ತನ್ನ ಕಲಾಕಾರ ಮಿತ್ರನನ್ನು ಘೋಗದಿಂದ ಮುಕ್ತಗೊಳಿಸಲಿ. ಸತ್ಯಮುದ್ರೆ ಕಡೆ ಪ್ರವೃತ್ತನಾಗಲು ಸಲಹೆ ಕೊಡಲಿ.

ಕೌಶಲನ ಜೀವನದಲ್ಲಿ ಅದ ಪರಿವರ್ತನೆಗಳನ್ನು ನಾನು ಅರಿತುಕೊಳ್ಳಲಿಲ್ಲವೆಂದ್ಲೂ.

ಕೌಶಲ ವಿವಾಹಿತಳಾದ ತನ್ನ ಸೆಕ್ರೆಟರಿಯ ಪ್ರೇಮಪಾತ್ರಿಂದ ವಿರಕ್ತನಾಗಿ ಒಮ್ಮೆಲೇ ತನ್ನ ಪತ್ನಿ ಪತಿಪ್ರತೆಯ ಮಡಲಿಗೆ ಮರಳಿದ್ದಾನೆ.

ನನ್ನ ವಾನಸಿಕ ಅವಸ್ಥೆಯ ಬಗೆಗೆ ನೀವು ನಿಶ್ಚಯವಾಗಿಯೂ ಚಿಂತಿತರಾಗಿರಬಹುದು. ನಾನು ಕೌಶಲನ ಈ ಒಳಕೆಯನ್ನು ನಿವಾಗೆ ಹೇಳುತ್ತಿರುವುದಾರೂ ಯಾಕೆ? ಎಚ್ಚರ ಮಾಡಲು ಕಾರಣವನ್ನು ಸ್ಪಷ್ಟಪಡಿಸುತ್ತಿದ್ದೇನೆ.

ಸ್ವಾಮೀಜಿಯವರ ವಿಚಿಟಿಂಗ್ ಕಾರ್ಡನ್ನು ನಾನು ಈ ಪತ್ರದೊಂದಿಗೆ

ಉಲ್ಲ / ಆವಿಗೆ

ಜೋಡಿಸಿದ್ದೇನೆ.

ನೀವು ಬಯಸಿದರೆ ಅದನ್ನು ಸಂಜಯ ಕನೋಯಿಯವರಿಗೆ ಕೊಡಬಹುದು. ಸಂಜಯ ಕನೋಯಿಯವರಿಗೆ ಅದರ ಅವಶ್ಯಕತೆ ತುಂಬಾ ಇದೆ. ನೀವು ಮೋಸಹೋಗುತ್ತಿರುವ ಬಗ್ಗೆ ನನಗೆ ಜಿಂತೆ ಕಾಡುತ್ತದೆ.

ನಾನು ಒಮ್ಮೊಮ್ಮೆ ನೀವು-ತಾವುಗಳ ಗೊಂದಲದಲ್ಲಿ ಬೀಳುತ್ತೇನೆ. ನೀವು ಅನ್ಯಧಾ ತಿಳಿದುಕೊಳ್ಳುವುದಿಲ್ಲವೆಂದು ಭಾವಿಸಿದ್ದೇನೆ.

ನಿಮ್ಮ ತಂದೆಯವರ ಮರಣದ ಬಗ್ಗೆ ನನಗೆ ಬಹಳ ದುಃಖವಾಗುತ್ತಿರುವುದಕ್ಕೆ ಕಾರಣವೆಂದರೆ ನೀವು ಜೀವನದಲ್ಲಿ ಮುಂದೆ ಓದಲು ಬಯಸುತ್ತಿದ್ದಿರಿ. ಪರಿಸ್ಥಿತಿಯು ನಿಮ್ಮ ಮೇಲೆ ನಿರ್ಮಾಮತೆಯಿಂದ ಕುಟುಂಬದ ಜವಾಬ್ದಾರಿಯನ್ನು ಹೊರಿಸಿತು.

ಹಿಗಿರುವಾಗಲೂ, ನಾನು ನಿಮ್ಮ ದುಃಖದ ಬಗ್ಗೆ ದುಃಖಿಯಾಗಿದ್ದೇನೆ. ಮತ್ತು ಕರಿಣ ಸಮಯದಲ್ಲಿ ನಿಮ್ಮ ಸಹಾಯಕ್ಕಾಗಿ ಸಿದ್ಧನಾಗಿದ್ದೇನೆ.

ನೂರು ಚಪ್ಪಲಿಯೇಟು ತಿಂದ ಮೇಲೂ ನಾನು ಯಾಕೆ ನಿಮ್ಮ ಸಹಾಯಕ್ಕಾಗಿ ಮುಂದುವರಿದು ಬರುತ್ತಿದ್ದೇನೆ ಎಂದು ನೀವು ಪುನಃ ಉರಿದು ಬೀಳಬಹುದು. ಮುಂಬಯಿ ಹುಡುಗಿಯರ ಬಜಾರ. ಬಗೆಬಗೆಯ ರೂಪ-ರಂಗುಗಳ ಹುಡುಗಿಯರು ಇಲ್ಲಿ ಲಭ್ಯರಿದ್ದಾರೆ! ಅಂದಮೇಲೇ?

ಪ್ರಶ್ನೆ ಮೀನುಗಳ ರಾಶಿಯದಲ್ಲ. ಅದರಲ್ಲಿ ನನಗೆ ಯಾವುದು ಬೇಕು ಎಂಬುದು ಪ್ರಶ್ನೆ! ನನ್ನ ಹುಡುಕಾಟ ಇರುವುದು ತಾಜಾ ಇಲಿಸ್ ಮೀನಿನದು! ಬೇರೆ ಯಾವುದೇ ಪರಯಾರ್ಥ ನನಗೆ ಇಲಿಸ್ ಮೀನು ಆಗಲು ಶಕ್ತವೇ ಇಲ್ಲ.

ಎಂಧಂಥವರು ಕೆಟ್ಟ ಕಾಟೂನ್ ಆಗಲಿಕ್ಕೆ ಲಾಯಕ್ಕಾಡವರು, ಅವರ 'ಸ್ವಜಚ್ಚೆ'ಯಿಂದ ಹಾಸಿಗೆಯನ್ನು ಬಿಸಿ ಮಾಡಿದರೂ, ಎಚ್ಚರ ಬರುತ್ತಲೇ ನನಗೆ ಕೆರೆ-ಬಾವಿಗಳ ಅವಶ್ಯಕತೆ ಅನುಭವಕ್ಕೆ ಬರುತ್ತದೆ. ಅವರನ್ನು ಮೋಸಗೋಳಿಸಲು ನಾನು ಗಾಂಭೀರ್ಯವನ್ನು ಹೊಡ್ಡಿ, ಕೆಲವರ ಪತ್ತೆ-ವಿಜಾಸಗಳನ್ನು ನೋಟ್ ಮಾಡಿಕೊಳ್ಳೇನೆ. ನೀನು ದಿಟ್ಟಿಂದಿದ್ದೀರ್ಯಾ, ಕೆಲವನ್ನು ಸ್ವಪ್ಪಪಡಿಸುತ್ತೇನೆ. ರಾತ್ರಿ ಮಲಗಿದ್ದಕ್ಕೆ ಪ್ರತಿಯಾಗಿ ನಾನು ಅವರಿಗೆ ಅವರ ಒಂದರಡು ಪೂರ್ಣೋ ತೆಗೆದುಕೊಡುತ್ತೇನೆ. ಅದನ್ನು ಕಟ್ಟಿಹಾಕಿಸಿ ಅವರು ತಮ್ಮ ಬೈರಕ್ಕಿನ ತೋಭೆಯನ್ನು ಹೆಚ್ಚಿಸಿಕೊಳ್ಳಬಹುದು. ಅವಳು ಬಹುತೆ ಹೊಚ್ಚಿಕೊಳ್ಳಬಹುದು- ಇದು ಸಾಮಾನ್ಯ ಚಿತ್ರ ಅಲ್ಲ. ಸಿದ್ಧಾರ್ಥ ಮೆಹತಾ ತೆಗದದ್ದು! ಒಬ್ಬರಿಗೆ ನಾನು ಕರೋರವಾಗಿ ವಾಸ್ತವಿಕತೆಯ ಪರಿಚಯ ಮಾಡಿಕೊಟ್ಟಿದ್ದೂ ಉಂಟು- 'ಎಂದೂ ಏನೂ ಮಾಡಲಾರಿರಿ ನೀವು, ಮಧುಮೇಹದ ರೋಗಿಗಳಿಗೆ ರಸತೆಗೆದ ಹಾಗಲಕಾಯಿಯ ಹಾಗೆ ಕಹಿಯಾದ ತಮ್ಮ ಆಕಾರದಿಂದಲೇ ತಾವು ಕೇವಲ ನಗರಪಾಲಿಕೆಯ ಅಭಿಸಿನಲ್ಲಿ ಕ್ರೊಕ್ ಆಗಲು ಲಾಯಕ್ಕಾಗಿದ್ದಿರಿ ಎಂದು ಸ್ವಷ್ಟವಾಗಿದೆ.' ಇಷ್ಟೆಲ್ಲ ಹೇಳುವುದರ ಅರ್ಥ ಅಂದರೆ, ನೀವು ಹೀಗೆ ಹಿಂಡಿತೆಗೆದ ಒಣಜಾತಿಯ

ఆవిగే / ୪୮

చేట్టు కెక్కోగాలిగింత తుంబ భిన్నవాద బేరేనోఏ ఆగిద్దీరి. అధారతో నన్న ఇలిసో ఏను!

నిష్ట అభిజాత సౌందర్యదింద తుంబిద క్యాటలాగన్న నోడి ప్రతింసేయల్లి కృపణలాద నన్న బంగాలి హండతియ బాయిందలూ ముక్కవాగి హోరబిద్ద మాతేను గొత్తు?—ఎష్టోందు ఆకష్ణక కెళ్లు మోరే ఈ ముడుగియదు? ఎకదం ఆయ్యనా?

యావుదే వ్యవహారస్తవిగే నన్న ఇత్తేజిన కెలసవన్న తోరిసువ సలువాగి నాను నిష్ట క్యాటలాగన్న తోరిసుత్తేనల్ల, నోదుత్తే అవను నిష్ట రూపక్కే హజ్జనాగిచుత్తానే. నన్న కౌతలవన్న హోగఱువదర బదలు అవను నిష్ట స్థిగ్ం సౌందర్యద గజలో హాడతోడగుత్తానే. మోదలు ఆయ్య మాడిద మాడేలోన్న బదిగే ఒత్తి గంటుబీళుత్తానే. అవన హిందిన మాడేలోగే కోట్ట ముంగడద లుక్కనన్న భరిసలు తయారిద్దానే. అవను ముడుకుత్తా ఇద్ద ముడుగి కేవల నీవు మాత్ర, కేవల నీవు!

నాను యారిగూ పత్ర బరెయదే ఇరువ నన్న రూథియన్న యాకే మురిదే ఎంబ నిష్ట అజ్జరిగే ఈగ ఉత్తర సిక్కిరబముదు అందుకోండిదేనే.

నిష్టేల్ల తిరస్కార-అవమానగళ హోరతాగియూ, ముంబయియ దొడ్డెదొడ్డ వరేనిసిదవరిగూ సిగద సూపర్ పోణోగ్రాఫర్ సిద్ధాధ్య మెహతా నిష్ట బళి యాకే బర్దిదానే? యోజిసి! యాకేందరే నీవు నన్న అప్పిమ స్యజనవాగబల్లిరి. క్యాటలాగన్న నోడి నిమగే నీవే మోహగోళ్లాడే ఇరలు సాధ్యవే ఇల్ల. నాను కళిసిద ప్రతిగింత ముంజయే నీవు క్యాటలాగ్ నోడిరువ సంభవ ఇదే. ఆదరే నాను కళిసిద్దు, త్రింటర్ ననగే కోడమాడిద ప్రథమ ప్రతియన్నే నాను నిమగే సమఖ్యసుత్తిద్దేనే. బహళ తడవాగి బందరూ ప్రథమ ప్రతియ మహత్త్వ కచిమెయాదాగిరువుదిల్ల!

సంజయ కనోయియోందిగే నిష్ట పరస్పరతేయ విషయవాగి ఒందు వితేష టిప్పణి! అదు నిమగే యోగ్యవేనిసలి, అనుజికవేనిసలి, లేక్కిసువుదిల్ల. యాకేందరే నాను ఏనే మాడలి ఘోలుబారిసిద హాగే రాజారోషవాగి! జనరిగే మోస మాడువుదిల్ల. సంజయ కనోయి మోసగార. బేరే యావుదే అనుబంధవన్న అవను కోడలార. ఆదరే పైత్యక సంబంధవన్న కాయింగోళిసలు నిన్న మేలే ప్రేమజాలవన్న అవత్య బీసుత్తానే. ఈగాగలే అవను బలే ఎసెదిరబముదు - ననగే విత్తాసవిదే. ఇన్నూ సిక్కికోండిల్లవాదరే నిమగే ఒళ్ళయదు. సిక్కిబిద్దరే అపాయద బగే ఎజ్జరవిరలి. నన్న ఎజ్జరికేయ ఫలకవన్న

ಉಲ್ಲ / ಆವಿಗೆ

ಮಿದುಳಿನಲ್ಲಿ ಗಟ್ಟಿಯಾಗಿ ಉರಿಸಿಕೊಳ್ಳುವಪ್ಪು ಅವನು ನಿಮ್ಮನ್ನು ಪ್ರೇಮ ಪ್ರವೃತ್ತಿನಾಗಿ ಮಾಡಿಬಿಡುತ್ತಾನೆ. ಪ್ರೇಮಮಯರಾಗಿರುವ ನಿಮ್ಮ ಹೃದಯದಲ್ಲಿ, ನೀವು ಯಾವುದೋ ಅನ್ಯೇತಿಕ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನಿಮ್ಮ ಹೃದಯದಲ್ಲಿ ಗ್ರಾನಿ ಉತ್ಸವಾಗುವುದಿಲ್ಲ. ನನ್ನದಿದೆಯಲ್ಲ, ಅದು ಉಪಭೋಗವಾದಿಯಲ್ಲ, ಯಾಕೆಂದರೆ ಪರಸ್ಪರ ಒಟ್ಟಿಗೆಯ ಉಪಭೋಗ ಅದು, ಸಂಜಯ ಕನೋಟಿ ಪ್ರೇಮದ ಮರೆಯಲ್ಲಿ ಪೂರ್ಯೇಸಿಕೊಳ್ಳುತ್ತಾನಲ್ಲ, ಅದಲ್ಲ!

ನಿಮ್ಮ ಸಲುವಾಗಿ ನನ್ನ ಬಳಿ ಹಲವು ಭರಪೂರ ಯೋಜನೆಗಳಿವೆ.

ಕೇವಲ ನೀವು ಯಾವಾಗ ನನ್ನನ್ನು ಕಾಣಲು ಬರುತ್ತಿರಿ ಎಂದು ಒಂದು ಪೋನ್ನು ಮಾಡಿದರೆ ಸಾಕು!

ನಿಮ್ಮ ಕುಟುಂಬವರ್ಗದ ಮೇಲೆ ಎರಗಿರುವ ಆಫಾತದ ಬಗಗೆ ನನಗೆ ಬಹಳ ವಿಷಾದವಿದೆ. ಎಲ್ಲಾದರೂ ಭಗವಂತನೆಂಬವನು ಇದ್ದರೆ ಅವನು ನಿಮಗೆ ಸಹಿಪ್ಪಣಿಯನ್ನೂ ಸದ್ಭೂತಿಯನ್ನೂ ಕೊಡಲಿ!

ನಿಮ್ಮ ಶುಭಚಿಂತಕ
ಸಿದ್ಧಾರ್ಥ

ಪತ್ರವನ್ನು ಚಿಂದಿಚಿಂದಿ ಮಾಡಿ ಸರಳಗಳಾಚೆ ಎಸೆದುಬಿಟ್ಟಳು. ಅಮ್ಮನ ಓರ್ನೋಟದಿಂದ ಈ ಕೆಲಸ ತಪ್ಪಿಸಿಕೊಳ್ಳಲಿಲ್ಲ. ಧಾವಿಸಿ ಬಂದು ತಡೆದಳು.

“ಯಾರದಾಗಿತ್ತು ಪತ್ರ?”

ಒಳಗೆ ಕುದಿಯುತ್ತಿದ್ದ ರೋಟವನ್ನು ನುಂಗಿ, ಅವಳು ಜನ್ಮಾಗಿ ನೆವ ಮಾಡಿದಳು.

“ ‘ರಾಧಾಕೃಷ್ಣ ಜ್ಯಾವೆಲರ್ಸ’ ಹೃದರಾಬಾದ್ ಕಡೆಯಿಂದ ಬಂದ ಎಡ್ಡಿಶನ್ ಘಾರ್ಟ್ ಆಫ್‌ಸಿಗೆ ಮೊದಲೇ ಬಂದಿತ್ತು, ತಂಬಿ ಕಳಿಸಿದ್ದ್ರು ಆಗಿದೆ. ಅದನ್ನು ಇಟ್ಟಿಕೊಂಡು ಏನು ಮಾಡೋದಿದೆ?”

ಕಟ್ಟಿದ ಕತೆ ಅಮ್ಮ ಗಂಟಲ ಕೆಳಗೆ ಇಳಿಯಿತೋ ಇಲ್ಲವೋ, ಅವಳತ್ತು ಗಮನ ಹರಿಸಿದೆ. ಅವಳ ಗ್ರಹಿಕೆಯನ್ನು ಅರಿಯುವ ಪ್ರಯತ್ನ ಮಾಡಲೇ ಇಲ್ಲ. ಶುಷ್ಕವಾದ ನೋಟ ಬೀರುತ್ತ, ದೂಳು-ಮಳ್ಳು ಮತ್ತಿದ ಮಕ್ಕಳ ಹಾಗೆ, ಬಿಟ್ಟಮೋಗುತ್ತಿರುವ ಕೋಣೆಯ ಗೋಡೆಯ ಮೇಲೆ ಕೈಯಾಡಿಸಿದಳು.

ನಾಲ್ಕುವರೆ ಸಾವಿರ ರೂಪಾಯಿ...! ನಿರೀಕ್ಷೆಗಿಂತ ಹೆಚ್ಚಿನ ಬಾಡಿಗೆ ಮನೆಯಿಂದ ತಿಂಗಳಿಗೆ ಸಿಕ್ಕುತ್ತಿತ್ತು. ಜೊತೆಗೆ ಎವತ್ತು ಸಾವಿರ ರೂಪಾಯಿ ಡಿಪಾಜಿಟ್! ಎರಡು ತಿಂಗಳ ಬಾಡಿಗೆ ಅಡ್ಡಾನ್ನು! ‘ಬ್ಯಾಂಕ್ ಆಫ್ ಬರ್ಮಾಡಾ’ದೊಡನೆ ಎರಡು ವರ್ಷದ ಒಪ್ಪಂದವಾಗಿದೆ. ವರ್ಷ ಪ್ರಾರಂಭವಾಗುತ್ತಲೇ ಮನೆಬಾಡಿಗೆಯಲ್ಲಿ ಹತ್ತು ಪ್ರತಿಶತ ಹೆಚ್ಚಳ!

ఆవిగె / ୪୮

ఎరదు వషట పూర్వాద మేలే బాడిగేదారనన్న ముందువరిసువ అధవా తేగెదుహకువ హశ్చ అమృన్ ఇజ్ఞేయన్న అవలంబిసిదే.

వషాంసుగట్టులే మోలసాగి బిద్దిరువ మనేయ జీవోఎద్దారద కేలస నాళియింద పూరంభవాగలిక్కిదే. గోచేగే ఆయిల్ బౌండ్ ఓస్టోంబర్ బళిసలాగువుదు. ‘బ్యాంక్ ఆఫ్ బర్లోడాండ సాంతాక్సుజ్ పూవ్సాశాఖియు జనరల్ మానేజర్ ఏమ్॥ మహేతో కఠారియా సపరివార మనేయల్లి ఇరలు బరువవరిద్దారే. మనేయ కీలియన్న హస్తాంతరిసలు ఇన్నేను అవరు బరబేకాగిదే.

మనేగె బణ్ణి-బేగడెయన్నెల్ల ఏమ్॥ కఠోరియా స్ఫురుం తమ్మ మనస్సిగోప్పువుదన్న మాడిసిచోళ్ళతూరై-తమ్మదే దేవిరేబియల్లి, గుత్తిగేదారన బళి మాతనాడి అవన మంజూరియంతే ఐదూవరే సావిర రూపాయిగళన్న అవరిగె మోదలే కోట్టుబిట్టిద్దాళే అమ్మ. ఆకాంక్షే తుంబిచోండు అవళు అమ్మనల్లి ఒత్తాయ మాదిద్దభు. మనే నమ్మదు. నావు నమగే ఇష్టబందహాగే బణ్ణి హజ్మసబారదేశే? ప్రతిక్రియేయాగి తమ్మ మాతినల్లి నక్కిద్దభు. మనే అవళదు, ఇద్దిత్తు ఒందు కాలదల్లి. నావు బణ్ణి హజ్మసిదాక్షణ నావేనూ ఉళియలు బరువుదిల్లవల్ల మనేగే! చిక్కమ్మన సలహే హాగిత్తు-బణ్ణి బళిసువ కేలస కడిమే జంజాటద్దల్ల. అపుగళ ఓడాటదింద తప్పిసిచోఎ. విక్షోలి హత్తిర ఇల్ల. మత్తే అవరు అల్లో ఇయోదాదరంతూ తలేబేనే ఇద్దద్దేఁ.

బణ్ణి బళిసువ సలువాగి రోక్క తేగెయలు అమ్మ హింజరిదభు. చిక్కమ్మ హింజరికేయన్న తేగెదుహాకిదభు. గాబరియాగువ అవశ్యకతేయిల్ల, ఖిచొద రకం బడ్డియల్లి ఆరామగి బరుత్తదే. నిన్న సేరిగిన గంటినిందేనూ హోగువుదిల్ల. ఉళిద రకమన్న ఎరదు వషటద మట్టిగే బ్యాంకినల్లి సావధి తేవణి ఇట్టబిడు. హన్నెరడువరే ప్రతితత బడ్డి బరుత్తదే. అల్లిగే ఎల్ల జంజాట ముగిదుహోగుత్తదే.

కన్నమవార నగరద ఫల్లాటనల్లి పోనిన సౌలభ్య ఇదే ఎంబుదు అవళిగే గొత్తిరల్లి. బమశః అవళిగే ఇష్టవిల్లద్దరిందలో ఏనోఎ, అధవా ఆ విజారమే బారదిద్దరిందలోఎ, మునియా కూడ హేళిరల్లి. తీందే అంకల్ బళి అణ్ణి సాహేబరు అమృనిగే హేళి కళిసిద్దరు-పోనిన అవశ్యకతేయిద్దరే అదు అల్లియే ఇరలి ఎందు. ఆగలే అవళిగే గొత్తాదద్దు. అమృనిగే ఇష్టవిల్లదిద్దరే అవరు ఆదన్న ‘ట్రేడ్ యూనియన్’ ఆఫ్సిగే సాధనాంతరగోలిసువుదాగియూ హేళిద్దరు. పోనా కురితాగి అమ్మ అవళ బళి యాపుదే విజారవినిమయ మాడలిల్ల. అమృన ప్రముఖ సలహగారరు సలహేచోట్టరు-పోనా ఇద్దరేను

ಕೊಂದರೆಯಿಲ್ಲ. ಬಾಡಿಗೆ ಮಾತ್ರ ಮೂರೂವರೆ ನೂರು ರೂಪಾಯಿ ಆಗುತ್ತದೆ. ಪ್ರೀಕಾಲ್ ಒಳಗೇ ಮುಗಿಯುವ ಹಾಗೆ ನೋಡಿಕೊಂಡರೆ ಒಳ್ಳೆಯದು. ಅಕ್ಕ-ಪಕ್ಕದವರ ಬಗೆಗೆ ಗಮನ ಇರಬೇಕಾಗುತ್ತದೆ. ಪುಕ್ಕಟೆ ಬಳಸುವವರು ಸಿಕ್ಕರೆ ಕಷ್ಟ ಹಾಗೇನಾದರೂ ಬಳಸುವವರಿದ್ದರೆ ಅವರಿಂದ ರೊಕ್ಕ ವಸೂಲು ಮಾಡಬೇಕು. ಭಿಡೆಗೆ ಬೀಳಬಾರದು.

ಪೋನೋ ಮನೆಯಲ್ಲಿದ್ದರೆ ಕೆನಿಷ್ಟಪ್ಪಕ್ಕ ಅವರಿಗಂತೂ ಬಹಳ ಅನುಕೂಲವಾಗುವುದು. ಪಕ್ಕದ ಮನೆಯವರು, ಅವರ ಮನೆಯ ಬಾಗಿಲ ಜಿಲಕ ಬಡಿಯಲಿ ಬಿಡಲಿ, ಇವರು ಯಾರಾದರೂ ಕ್ಷೇಮಸಮಾಚಾರ ಕೇಳಲು ಇನ್ನೊಳಬಿರು ಮನೆ ಬಾಗಿಲು ಬಡಿಯುವುದು ತಪ್ಪಿತ್ತದೆ. ಅಕ್ಕಪಕ್ಕದವರ ಖಣ ಪಡೆಯಲು ಸಂಕೋಚವಾಗುತ್ತದೆ. ಹೇಗಾದರೂ ಬಾಡಿಗೆಯಾಗಿ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಣ ಸಿಗುತ್ತಿರುತ್ತದೆ. ಹೆಚ್ಚಿಗೆಯಾಗಿ ಸಿಗುವ ಹಣ ನಮಗೆ ಸಿಕ್ಕಾ ಇಲ್ಲ ಅಂದುಕೊಂಡರಾಯಿತು.

ಹೋಸ ಮನೆಗೆ ಹೋಗಲು ಅಮ್ಮೆ ಎಷ್ಟೊಂದು ಉತ್ಸಾಹದಿಂದಿದ್ದಜೋ, ಅಪ್ಪು ಉತ್ಸಾಹವನ್ನು ಮನಿಯಾ ಮತ್ತು ಭುನ್ನೂ ಹೋರುತ್ತಿರಲಿಲ್ಲ. ಸಾಮಾನು ಹೇರಿದ ಟ್ರಿಕ್ಕನ ಜೋತೇಗೇ ಎಲ್ಲರೂ ಹೋಗಬೇಕಾಗುವುದು. ಅಮ್ಮೆ ಬೇರೆಯಾಗಿ ಟ್ರೈ ಪ್ಲೀಲರ್‌ಗಾಗಿ ಖಚು ಮಾಡುವ ವಿಕಾರದಲ್ಲಿ ಇರಲಿಲ್ಲ. ಅಳುಮೋರೆ ಹೊತ್ತುಕೊಂಡು ಅವರಿಬ್ಬರೂ ತಮ್ಮ ಸ್ವೇಹಿತರಿಂದ ವಿದಾಯ ಪಡೆಯಲು ಅವರ ಮನೆಗೆ ಹೋಗಿದ್ದಾರೆ. ಅಮ್ಮನು ಬಳಿ ಅವಳು ಹೇಳಿದಳು— ಬೇರೆ ಯಾರದೋ ಮನೆಯ ಮಕ್ಕಳಾ? ಸಾಮಾನು ತುಂಬಿದ ಲಾರಿಯನ್ನು ಮುಂದೆ ಕಳಿಸೋಣ. ನಾವು ಟ್ರೈ ಪ್ಲೀಲರ್‌ನಲ್ಲಿ ಹೋರಟು, ಮಕ್ಕಳ ಸಂಗಾತಿಗಳನ್ನು ಭೇಟಿಯಾಗ್ತಿ ಕನ್ನಮುವಾರ ನಗರಕ್ಕೆ ಹೋಗೋಣ. ನಿರ್ಧಾರಕ್ಕೆ ಬಧ್ಯಾಳಾಗಿದ್ದ ಅಮ್ಮನ್ ಕಿವಿಗೆ ಅವಳ ಮಾತು ಮುಟ್ಟಳೇ ಇಲ್ಲ. ಇದೇ-ಇಂಥದೇ ವಿಷಯಗಳು ಅವಳನ್ನು ಶಿನ್ನಗೊಳಿಸುತ್ತವೆ. ಚಿಕ್ಕಮ್ಮನೇ ಈ ಸಲಹೆ ಕೊಟ್ಟಿದ್ದರೆ ಅದನ್ನು ತಲೆಯಮೇಲೆ ಹೊತ್ತು ನಡೆಸುತ್ತಿದ್ದಳು.

ಅಣ್ಣಾ ಸಾಹೇಬರ ಪ್ರಯತ್ನದಿಂದ ಹೋಸಶಾಲೆಯಲ್ಲಿ ಮನಿಯಾ ಹಾಗೂ ಭುನ್ನೂ ಅವರ ದಾಖಿಲಾತಿ ಏನೂ ತೊಂದರೆಯಿಲ್ಲದೆ ಆಯಿತು. ಟ್ರೀಕ್ ವ್ಯವಸ್ಥೆಯನ್ನೂ ಅವರೇ ಮಾಡಿದ್ದರು. ಯಾವುದೋ ಘ್ಯಾಕ್ರಿಯ ಮಾಲೀಕನ ಅನುಕಂಪದಿಂದ. ಸಾಮಾನು ಹೇರಿ-ಇಂಜಿನಿಯರ ಮಾಡುವ ಕೂಲಿಯನ್ನು ಮಾತ್ರ ಕೊಟ್ಟಿರಾಯಿತು.

ಮುಖ್ಯ ಸಾಮಾನುಗಳನ್ನು ಏರಿಸಲು ಸಹಾಯ ಮಾಡಲು ಪಾಟೀಲ ಅಂಕಲ್ ಮನೆಗೆ ಬಂದಿದ್ದರು. ಅನಂತರ ಅವರು ಭರವಸೆ ಹೇಳಿ ತಮ್ಮ ಮಧ್ಯಾಹ್ನದ ಪಾಳಿಯ ಕೆಲಸಕ್ಕೆ ಹೋರಟುಹೋದರು. ‘ಕನ್ನಮುವಾರ ನಗರಕ್ಕೆ ಬಂದಿರುವುದಕ್ಕೆ ಗಾಬರಿಯಾಗುವ ಅವಶ್ಯಕತೆ ಏನೂ ಇಲ್ಲ ಭಾಬಿ! ಸಾಮಾನು ತಲುಪುತ್ತಲೇ ಟ್ರೈಡ್ ಯೂನಿಯನ್’ ಕಚೇರಿಗೆ ಪೋನೋ ಮಾಡಿ — ಬಂದಿಬ್ಬರು ಅವಶ್ಯವಾಗಿ ಸಹಾಯಕ್ಕೆ ಬಂದೇಬರುತ್ತಾರೆ!

ಪಾಟೀಲ ಅಂಕಲ್ ಹೋದಮೇಲೆ ಅವಳು ಬಹಳ ಹೊತ್ತಿನವರೆಗೆ ಮನಸ್ಸಿನಲ್ಲಿಯೇ

ಯೋಚನೆ ಮಾಡುತ್ತ ನಿಂತಿದ್ದಳು. ಅಪ್ಪಾಜಿಯಂತೂ ಈಗಿಲ್ಲ. ಬಯಸಿದ್ದರೆ ತೀರ್ಕೊಯೊನಿಯನ್ನಾನವರು ಅವರ ಸಹಾಯಕ್ಕಾಗಿ ಭಾರದಿರಬಹುದಿತ್ತ. ಆದರೆ ಯಾರೂ ಮರೆತೂ ಕೂಡ ಅವರಿಗೆ ಅನಾಧರೆನಿಸುವ ಭಾವನೆ ಮೂಡಿಸಲಿಲ್ಲ. ಬಹುಶಃ ಸಂಘಟನೆಯ ಪ್ರಮುಖ ಅಣಾಸ್ಸಾಹೇಬರ ಸೂಚನೆಯನ್ನು ತಳ್ಳಿಹಾಕುವುದು ಅವರಿಂದ ಸಾಧ್ಯವಿರಲಿಲ್ಲ. ಆದರೆ ಸರ್ವಾಧಿಕಾರದ ಒತ್ತಡವಾಗಿದ್ದರೆ ಅವರ ಮಾನಸಿಕತೆಯಲ್ಲಿ ವೃತ್ತಾಸವಾಗಿ ಬೆನ್ನು ಹಿಂದಿನ ಅವರ ವ್ಯವಹಾರ ಒರಟಾಗಿಯೇ ಇರುತ್ತಿತ್ತು. ಸಂಘಟನೆಯ ಸಕಾರಾತ್ಮಕ ಸಹಾಯವು ಚುಂಬಕದ ಹಾಗೆ ಅವಳ ಜೀವನವನ್ನು ಅಂಟಿಕೊಂಡಿತ್ತು... ಆದರೆ...

ಮೊನ್ನೆ ಸಂಚೇಯ ಸಂಗತಿ...

ಮನೆಯಲ್ಲಿ ಕಾಲಿದುತ್ತಲೇ ಅವಳು ಅಮ್ಮನ ಸಂಗಡ ಕುಳಿತು ಮಾತನಾಡುತ್ತಿರುವ, ಕೆದರಿದ ಕೂದಲಿನ ಕಂದುಬಣ್ಣಿದ ಒಬ್ಬಳು ಮಹಿಳೆಯನ್ನು ನೋಡಿದಳು. ಅಮ್ಮನ ಜೊತೆ ಹಪ್ಪಳ ಹಚ್ಚುವ ಗೆಳತಿ ಯಾರಾದರೂ ಇರಬಹುದು ಎಂದುಕೊಂಡಳು. ನಮಸ್ಕಾರವಾಗಿ ಕೈ ಜೊಡಿಸಿ ನೇರವಾಗಿ ತನ್ನ ಹೊಣೆಯಕಡೆ ನಡೆದಳು. ಅವಳಿಗೇನು ಕೆಲಸ ಅಲ್ಲಿ? ಅಲ್ಲದೆ, ಅಮ್ಮನೋಡನೆ ಮಾತುಕತೆಯೂ ಕೇವಲ ತೋರಿಕೆಯಾಗಿತ್ತು. ಅಲ್ಲದೆ ಹೃದಾಬಾದಿಗೆ ಹೋಗುವ ವಿಷಯದಲ್ಲಿ ಭಾರೀ ತಕರಾರು ಆದಮೇಲಂತೂ ಅಮ್ಮನೋಡನೆ ಯಾವುದೇ ಮಾತುಕತೆಯನ್ನು ಇನ್ನುಮುಂದೆ ನಿಲ್ಲಿಸಬೇಕು ಎಂದು ಗಟ್ಟಿಯಾಗಿ ನಿರ್ಧಾರ ಮಾಡಿದ್ದಳು. ತನ್ನ ಜೀವನದ ನಿರ್ಣಯವನ್ನು ಅವಳು ತಾನೇ ತೆಗೆದುಕೊಳ್ಳಬೇಕು. ಅಮ್ಮ ತನಗೆ ತಿಳಿದಂತೆ ಮಾಡಲಿ. ಬಲಗಾಲಿನ ಹೊರಳಿದ ನರ ಮತ್ತೆ ಮತ್ತೆ ಅವಳನ್ನು ಎಚ್ಚರಿಸುತ್ತಿದೆ. ಅಪ್ಪಾಜಿ ದಿವಂಗತರಾಗುತ್ತಲೇ ಹೋಸ ಸರಕಾರದ ಅಧಿಕಾರಿಣಿಯಾದ ಅಮ್ಮ ಅಧಿಕಾರದ ಮದದಿಂದ ಕುರುಡಳಾಗುತ್ತಿದ್ದಾಳೆ.

ಸ್ಯಾಂಡಿಲ್‌ನ ಬಕಲ್ ಇನ್ನೂ ಕಳಬಿರಲಿಲ್ಲ. ಕೊಪ್ಪರಿಗೆಯಲ್ಲಿ ತಾಜಾ ಕುದಿಯತ್ತಿರುವ ಬೆಲ್ಲದ ಹಾಗೆ ಗಮಗಮಿಸುತ್ತಿದ್ದಳು ಅಮ್ಮ.

“ವಲ್ಲ ಕೊಣೆಯಲ್ಲಿ ಹೋಗಿ ಕುಳಿತ್ತಿದ್ದೀರೆ ನಮ್ಮೀ, ಹೊರಗೆ ಬಾರೇ, ನೋಡು ಯಾರು ಬಂದಿದಾರೇ?”

“ಬಂದ...” ಇಚ್ಛೆಯಿಲ್ಲದಿದ್ದರೂ ತುಟಿ ಬಿಳಿದಳು, ತಲೆ ಕೊಡುವಿಕೊಂಡಳು. ಮುಖ ತೋರಿಸುವ ರೂಢಿಯೂ ಕಡಿಮೆ ಬೇಸರದ್ದಲ್ಲ.

ಅವಳು ಹೊರಗೆ ಬರುತ್ತಲೇ ಸ್ವಫ್ಫಾವಕ್ಕೆ ವಿರುದ್ಧವಾಗಿ ಅಮ್ಮ ಒಗಟು ಮುಂದಿಟ್ಟಳು. “ಗುರುತಿಸಿದೆಯಾ?”

“ಇಲ್ಲ” ಅವಳು ನಕಾರಾತ್ಮಕವಾಗಿ ತಲೆಯಾಡಿಸಿದಳು.

ಅಮ್ಮ ಉತ್ತಾಹಿತಳಾದಳು.

“ಪರಾರನ ಆಯಿ....”

೪೨ / ಆವಿಗೆ

ಆದರದಿಂದ ಅವಳು ಬಾಗಿ ಪುನಃ ನಮಸ್ಕರಿಸಿದಳು. ಆತ್ಮೀಯತೆಯಿಂದ ಎಳೆದು ಅವಳು ತನ್ನ ಬಳಿ ಕೂರಿಸಿಕೊಂಡಳು.

“ಎಂದೂ ನೋಡಿಲ್ಲ, ಗುರುತಿಸುವುದಾದರೂ ಹೇಗೆ? ಆದರೆ ನಾನು ಗುರುತಿಸಿದೆ. ಇವಳೇ ನಮ್ಮ ನಮಿತ್ವಾ ಎಂದು.”

‘ನಮ್ಮ’ ಶಬ್ದದ ಮೇಲೆ ಅವಳು ಒತ್ತುಕೊಟ್ಟಿದ್ದು ಅವಳ ತಲೆಯಲ್ಲಿ ಮಿಂಚಿತು. ಯಾವ ಅಭಿಪ್ರಾಯದಿಂದ ಆಂಟಿ ಮನಗೆ ಬಂದಿದ್ದಾಳೆ ಎಂಬುದು ಅರ್ಥವಾಯಿತು.

“ಕೇಳಿಕೊಂಡು ಬರೋದಕ್ಕೆ ಮನಸ್ಸು ಬಹಳ ಚಡವಡಿಸಿತು. ಆದರೆ ನನ್ನ ಮಗ ಹೇಳಿದ್ದ. ಆಯಿ ಸಲುವಾಗಿ ಮಾತ್ರ ಅವನಿಗೆ ಪುರುಷೋತ್ತು ಇಲ್ಲ. ಮನೆ ನನಗೆ ಗೊತ್ತಿಲ್ಲ. ಹೇಗೆ ಬರಲಿ? ಭಾಜಾ ಸಿಟ್ಟುಬಂತು. ಒಬ್ಬನೇ ಮಗ. ಆದರೆ ಜವಾಬ್ದಾರಿ ನಿಭಾಯಿಸಲು ತಯಾರಿಲ್ಲ.”

ಸ್ವರ್ವರದಲ್ಲಿ ನೋವು ಕರಗಿ ಸೇರಿಕೊಂಡಿತ್ತು. ದೀರ್ಘಶಾಸ್ವಾಸಬಿಂಬಿ ಕ್ಷಣಕಾಲ ಮೌನಳಾದಳು. ನಂತರ ತನಗೆ ತಾನೇ ಮಾತನಾಡಿಕೊಳ್ಳುವ ಹಾಗೆ ಹೇಳಿತೋಡಿದಳು.

“ನಿಂತರೆ-ಹುಂತರೆ ಸದಾ ಜನರ ಜಿಂತೆ. ಪ್ರತಿ ಎರಡು ದಿನಕ್ಕೂಮೈ ಅದೇ ಲಫ್ಡಾ. ದಾರಿ ನೋಡ್ತಾ ಕೂತ್ತೋತೇನೆ ನಾನು ಮಧ್ಯರಾತ್ರಿವರೆಗೆ. ಕೊನೆಯ ತೋಕಲ್ ಹಿಡಿದು ಮನಗೆ ಬರ್ತಾನೆ ಪೋರ! ಬಂದಮೇಲೆ ಮತ್ತೆ ಅಡುಗೆ ಬಿಸಿ ಮಾಡೋಯು. ಎಲ್ಲಿರ್ಜಾನೋ ಯಾರಿಗೆ ಗೊತ್ತು? ಯೂನಿಯನೋಗೆ ಪೋನೋ ಮಾಡಿ ಕೇಳಿದರೆ ಅವಳು ಹೇಳಾರೆ- ಪವಾರ್ ದಾದಾ ಇಲ್ಲಿಲ್ಲ ಅಂತ.”

ಅವಳು ಅಮೃನನ್ನ ಪ್ರೀತಿಯಿಂದ ಆಲಂಗಿಸಿದಳು.

“ನೋಡಿ ಅಕ್ಕಾ, ಹೆದರಿಕೆ ಆಗುತ್ತೋ ಇಲ್ಲವೋ. ಎಂಥ ಕೆಟ್ಟಿ ಕಾಲ ಬಂದಿದೆ ತಲೆಮೇಲೆ. ಕೇಳಿರಬಹುದು ನೀವೂ. ಹಾಡೇ ಹಗಲು ಬಾಬಾ ಭಾಯಿಯಂತಹ ದೇವತಾ ಮನುಷ್ಯನಿಗೆ ಗುಂಡು ಹಾಕಿದರು ಉಲ್ಲಾಸ ನಗರದಲ್ಲಿ. ಅವರ ತಪ್ಪಾದರೂ ಏನು? ತಾತ್ಯಾ ದಾದಾನ ಹಿಡಿತದಿಂದ ಬಡವಾಯಿ ಮಾಹೇಶ್ವರಿಯ ವಿಧವೆ ಪತ್ತಿಯ ಅಂಗಡಿಯ ಎರಡು ಕೊತಡಿಗಳನ್ನು ಖಾಲಿ ವಾಡಿಸಿಕೊಟ್ಟರು ಬಾಬೂ ಭಾಯಿಯವರು...”

ಅವಳು ಕುಬ್ಬಿಳಾದಳು.

“ಜನರಿಗೆ ಸಿಟ್ಟುಬಂತು. ಅಮರನಾಥದಿಂದ ಕರ್ಜತವರೆಗೆ ಜನ ಬಂದ್ರ ಮಾಡಿದರು. ಆದರೆ ಅಗಿದ್ದೇನು? ಸರಕಾರ ನಾಯಿಗಳ ಹಾಗೆ ಸಾಕುತ್ತೆಲ್ಲ-ಹಿಡಿತಾರಾ ಅವರನ್ನು? ಬಾಬಾ... ನಾನೂ ಎಂಥ ರಗಳೇ ಎತ್ತಿಹೊಂಡು ಕುಳಿತುಬಿಟ್ಟೇ...”

ತಾನು ತುಂಬ ಅಪ್ಪಾಸಂಗಿಕವಾಗಿ ಮಾತನಾಡುತ್ತಿರುವುದು ಅವಳಿಗೇ ಚುಚ್ಚಿತು. ವಿವರಕೆ ಕೊಡುತ್ತ ಹೇಳಿದಳು—“ಏನು ಮಾಡಲಿ ಅಕ್ಕಾ, ಮನಸ್ಸು ಕೇಳೋದಿಲ್ಲ.”

ಒಮ್ಮೆಲೇ ಅಮೃನ ಕೈಯನ್ನು ತನ್ನ ಅಂಗ್ಯೈಯಲ್ಲಿ ಹಿಡಿದು ತಟ್ಟುತ್ತ ಹೇಳಿದಳು.

“ನಮಿತಾಳ ಮದುವೆ ಮಾಡೋದಿಲ್ಲವಾ ಅಕ್ಕಾ?”

ಭಟ್ಟ ಭಟ್ಟಿಲ್ ಎಂದು ಮಿಂಚು ಒಮ್ಮೆಲೇ ಕನ್ನೆಗಳಲ್ಲಿ ಹರಿಯಿತು. ಅಂದರೆ ಅವಳ ಸಂತಯ ನಿರಾಧಾರವಾದದ್ದಲ್ಲ! ದುಃಖವನ್ನು ಪ್ರಕಟಿಸಲು ಅವರು ಬಂದಿರುವುದು ನಿಜ. ಆದರೆ ನಿರುದ್ದೇಶ್ಯ ಅಲ್ಲ.

ಅಮ್ಮನ ಕಷ್ಟ ಉಬ್ಬಿರಿಸಿತು ಮೊಸಳಿ ಕಣ್ಣೀರಿನ ಕಾಲುವೆಯೇ ಹರಿಯಿತು.

“ಮಾಕ್ಕಳಿಗಾಗಿ ದುಃಖಪಡೋದು ನಿಮ್ಮೊಬ್ಬರ ಪರಿಸ್ಥಿತಿಯಲ್ಲ ಅಕ್ಕಾ, ಮನೆಮನೆಯಲ್ಲೂ ಹೀಗೇ. ಮದುವೆ ಸುದ್ದಿ ಹೇಳಿದ ಶೂಡಲೇ, ಕೇಳಿ ಜನಕ ಕುಮಾರಿಯೋಡನೆ ಬೇಕಾದರೆ–ಓಡಾಳಿ ತುಳಿಯೋ ಕುದುರೆ ಹಾಗೆ.”

ಅವಳ ಮಾಟವಾದ ಮುಖ–ಮೋರೆಯನ್ನು ನೋಡಿ ವೋಹಗೋಳ್ಳತ್ತ ಅವಿಶ್ವಾಸದಿಂದ ಅವಳು ಕೇಳಿದಳು.

“ಯಾಕೆ ಮಗಳೇ?”

ಅಮ್ಮ ತನ್ನ ದುಃಖದ ಕರೆಯನ್ನು ಮುಂದುವರಿಸಿದಳು.

“ನೋಡಿ ಅಕ್ಕಾ, ಜಗತ್ತಿಗೇ ಗೊತ್ತಿದೆ. ಶವ ಎತ್ತಿದ ವರ್ಷ ತುಂಬೋವರೆಗೂ ಅಂಗಳದಲ್ಲಿ ಮಂಟಪ ಕಟ್ಟುಬಿಡಲ್ಲ. ಆದರೆ ಇವಳ ಒಪ್ಪಿಗೆಯೋಂದು ಸಿಕ್ಕರೆ ನಾನು ಜಗತ್ತಿನ ಪರಿಪೆಯನ್ನೂ ಬಿಟ್ಟು, ಎಲ್ಲ ನಿಯಮ ಧರ್ಮಗಳನ್ನೂ ಬದಿಗಡ್ಡೇನೆ. ನನ್ನ ತಂಗಿ ಕುಂತಿ ಕೂಡ ಇವಳ ಚಿಂತೆಯಲ್ಲಿಯೇ ಅರ್ಥ ಆಗಿದಾಳೆ...”

ಕರುಣಾ ರಸ ಉಕ್ಕಿಸುತ್ತ, ಮನೆಗೆ ಬಂದ ಮಹಿಳೆ ಅವಳ ಹಣೆಯ ಮೇಲೆ ತೂಗಾಡುತ್ತಿದ್ದ ಶೂಡಲನ್ನು ಕಿವಿಯ ಹಿಂದುಗಡೆ ಹಾಕುತ್ತ ಕೇಳಿದಳು.

“ಅಮ್ಮನ ಭಾರವನ್ನು ಕಡಿಮೆ ಮಾಡೋದಕ್ಕೆ ಯೋಚಿಸೋದಿಲ್ಲವಾ ನೀನು ಮಗಳೇ?”

“ಭಾರ ಆಗಿದ್ದರೆ ಹಗುರ ಮಾಡಿದ್ದೆ ಆಂಟಿ...” ಅವಳ ಶ್ರೀತಿ ಅವಳ ಬಾಯಿಕಟ್ಟಿತು. “ನನ್ನ ಕಾಲಮೇಲೆ ನಿಂತಿದೇನೆ. ಮುನಿಯಾ ಹಾಗೂ ಭುನ್ನೂ ಅವರನ್ನೂ ತಮ್ಮ ಶಕ್ತಿಯ ಮೇಲೆ ಬದುಕೋ ಹಾಗೆ ಮಾಡಬೇಕು. ಮದುವೆಯದೇನು, ಆಗುತ್ತದೆ. ಒಮ್ಮೆ ಆಗದಿದ್ದರೂ, ಮದುವೆಯಿಲ್ಲದೆ ನನ್ನ ಜಗತ್ತೇ ಹಾಳಾಯ್ತು ಅಂತ ನನಗಂತೂ ಅನಿಸೋದಿಲ್ಲ.”

ಪ್ರೀತಿಯಿಂದ ಅವಳು ನಮಿತಾಳ ತೋಳು ಸವರಿದಳು.

“ನೀನು ಹೀಗೆ ಯಾಕೆ ಯೋಚನೆ ಮಾಡಿತ್ತೇ ಮಗಳೇ! ಮದುವೆಯಾದರೆ ನಿನ್ನ ಎರಡಲ್ಲ, ನಾಲ್ಕು ಹೆಗಲುಗಳು ಜವಾಬ್ದಾರಿ ಹೊರಲು ತಯಾರಾಗುತ್ತವೆ.”

ಅವಳು ವಿನಮ್ಮವಾಗಿ ಪ್ರತಿಭಟಿಸಿದಳು.

“ಉಲ್ಲಾಸೂ ಆಗಬಹುದು ಆಂಟಿ. ನನಗೆ ವಿಶ್ವಾಸವಿಲ್ಲ–ಜಗತ್ತಿನ ಯಾವ ಪತಿಯೂ ಪತ್ತಿಯ ತವರುಮನೆಯ ಜವಾಬ್ದಾರಿ ಹೊರಲು ಸಂತೋಷದಿಂದ

೪೯ / ಆವಿಗೆ

ರಾಜಿಯಾಗೋದಿಲ್ಲ.”

“ಹುಣಿ! ನಿನಗೆ ಪರಿಚಿತರಾಗಿರೋ ಇನ ಒಪ್ಪಿಯೇ ಒಪ್ಪಾರೆ,-ಅವರೂ ಇಲ್ಲ ಅಂತೀಯಾ?”

ದೇರಕ್ಕೆ ಒಮ್ಮೆಲೇ ಬೆತ್ತಲೇ ವಿದ್ಯುತ್ ತಂತ್ರಿಯನ್ನು ಮುಟ್ಟಿಸಿದ ಹಾಗಾಯಿತು. ಸ್ತಬ್ಧಕಾಗಿಬಿಟ್ಟಳು.

ತಮ್ಮ ಮಗನ ಮನೋಭಾವದ ಪರಿಚಯವಿದೆಯೇ ಅಂಟಿಗೆ? ಪರಿಚಯವಿರದೇ ಹೋಗಿದ್ದರೆ ಅವರು ಇಂಥ ಪ್ರಶ್ನೆ ಕೇಳುತ್ತಿರಲಿಲ್ಲ. ದುಃಖ ಸೂಚಿಸುವ ನೆವದಿಂದ, ಮದುವೆಯ ಲಗು-ಬಿಗು ವಿಚಾರಿಸಿ ಮಾತುಕೆ ಆಡುವುದಕ್ಕೆ ಮಗನೇ ಇವರನ್ನು ಹುರಿದುಂಬಿಸಿ ಕಳಿಸಿದ್ದಾನೆಯೇ? ಅಂಟಿಗೆ ತನ್ನ ಮಗನ ನಿಜವಾದ ಅಂತರಂಗದ ಪರಿಚಯವಿದೆಯೇ? ತ್ರೀಂಜ ಯೂನಿಯನ್‌ನ ಮರೆಯಲ್ಲಿ ವ್ಯವಸ್ಥೆಯೊಡನೆ ಹೋರಾಡುವ ಡೋಂಗಿಯನ್ನು ಮಾಡುತ್ತೆ, ಸಮಾನಾಂತರವಾಗಿ ವ್ಯವಸ್ಥೆಯ ಅಸ್ತಿತ್ವವನ್ನು ಉಳಿಸುವ ವಿಸ್ತರಿಸುವ ಮನೋಧರ್ಮವನ್ನು ಹೊಂದಿದ್ದಾನೆ.

ದ್ವಾಂಧದಿಂದ ಹೊರಬಂದು ಅಂಟಿಯ ಭ್ರಮೆಯ ಗುಳ್ಳೆಯನ್ನು ಒಡೆಯುವುದು ಅವಶ್ಯಕವೇನಿಸಿತು. ಒಡೆಯಲಿ, ಒಡೆಯದಿರಲಿ, ಅದು ಅವರಿಗೆ ಬಿಟ್ಟಿದ್ದು. ಸ್ವರಕ್ಕೆ ಆವೇಶ ನುಗ್ಗುವುದನ್ನು ಸಾಧ್ಯವಾದಪ್ಪು ತಡೆದಳು.

“ನನಗೆ ಅನಿಸೋಹಾಗೆ, ಬೇರೆಯವರನ್ನು ತಿಳಿಯುವ-ಅರಿಯುವುದಕ್ಕಿಂತ ಹೆಚ್ಚಾಗಿ ಸ್ವಯಂ ತನ್ನನ್ನು ತಾಗುವುದು, ತಿಳಿಯುವುದು ಕಡಿಮೆ ಅವಶ್ಯಕತೆಯ ಸಂಗಿಂತಿಯಲ್ಲ. ಈಗ ನಾನು ಸದ್ಯಕ್ಕೆ ನನ್ನ ಕರಿಯರ್ ವಿಷಯವಾಗಿ ಮಾತ್ರ ಯೋಚಿಸ್ತಿದೇನೆ. ಹೃದ್ರೂಳಾದಿಗೆ ಹೋಗಲು ಬಯಸುತ್ತೇನೆ. ಆಭರಣಗಳ ಇಸ್ಯೇನಿಂಗ್‌ನಲ್ಲಿ ತರಬೇತಿ ಪಡೆಯಲು.”

ಬಂದ ಮಹಿಳೆಯ ಮುಖಿಯ ಮುಗ್ಗಭಾವದಲ್ಲಿ ಆಸೆಗೆ ವಿರುದ್ಧವಾದ ಯಾವ ತುಸು ಕಂಡಕಪ್ಪಾ ಕಾಣಿಸಲಿಲ್ಲ. ಬಡಲಿಗೆ ಶ್ರೀತಿ ಇನ್ನಷ್ಟು ಹೆಚ್ಚಿದಂತೆನಿಸಿತು.

“ಹೋಗು, ಅವಶ್ಯ ಹೋಗು ಮಗಳೇ! ಎಷ್ಟು ವರ್ಷದ್ದು ನಿಮ್ಮ ತರಬೇತಿ?”

ಅವಳಿಗೆ ನಗು ಬಂತು. ಮುಖ ಮುಚ್ಚಿಕೊಂಡು ಸದ್ಯ ಮಾಡಿದಳು.

“ಬಹಳ ವರ್ಷದ್ದಲ್ಲ ಅಂಟಿ, ಬಂದೇ ವರ್ಷದ್ದು, ಹನೆನ್ನಂದು ತಿಂಗಳು ಮಾತ್ರ.”

“ನಡಿ, ನನ್ನ ನಿಶ್ಚಯ ದೃಢವಾಗಿದ್ದರೆ ನೀನು ಹೋಗು. ನನ್ನ ಆಶೀರ್ವಾದವಿದೆ. ನಿನ್ನ ಕನಸು ಬೇಗ ಪೂರ್ಣವಾಗಲಿ ಮಗಳೇ!” ಗದ್ದದಿತಳಾಗಿ ಅವಳ ಎರಡೂ ಕ್ಷೇಯಲ್ಲಿ ಆಶೀರ್ವದಿಸಿದಳು.

ಅವಳಿಗಾಗಿ ಚಹಾ ಮಾಡುವ ಉದ್ದೇಶದಿಂದ ಅವಳು ಎದ್ದು ಹೊರಡುತ್ತಿಲೇ, ಮೆದಾನ ಹಾಲಿ ಆದದ್ದನ್ನು ನೋಡಿ ಅಮೃತಾಂ ಬಾಣ ಎಸೆದಳು.

“ನೋಡಿದೆಯಾ ಅಕ್ಕಾ, ಕಿವುಡಳು ಪಕ್ಕು ಕಿವುಡಳು! ತನ್ನ ಮನಸ್ಸಿಗೆ ಬಂದದ್ದರ ಹೋರತು ಬೇರೆ ಏನೂ ಹೋಳಿಯೋದೇ ಇಲ್ಲ.”

ಪ್ರತಿಕ್ರಿಯೆಯಾಗಿ ಅವಳು ಬ್ರಹ್ಮಕಲಮದ ಹಾಗೆ ಅರಳಿದಳು.

“ಹಾಗೆ ಯಾಕೆ ಯೋಜನೆ ಮಾಡಿದೀರ ಅಕ್ಷು! ನನಗಂತೂ ಕೇಳಿ ಬಹಳ ಚನ್ನಾಗಿ ಅನ್ವಿತದೆ. ಏನಾದರೂ ಆಗಬೇಕೆಂದು ಭಾರೀ ಆಸಕ್ತಿಯಿದೆ ಪ್ರೋರಿಯಲ್ಲಿ...”

ಆಗ ಬಾರಿಸಿದ ಬಾಗಿಲಿನ ಗಂಟೆ ಅವಳ ಗಮನವನ್ನು ತನ್ನತ್ವ ಸೇಳಿಯಿತು.

ಪವಾರನು ಬಾಗಿಲಲ್ಲಿ ನಿಂತಿದ್ದುದನ್ನು ಕಂಡು ಅಮೃತೊರಳಿಕೊಂಡು ದೊಡ್ಡ ದನಿಯಲ್ಲಿ ಕೂಗಿ ಹೇಳಿದಳು—“ಸ್ವಲ್ಪ ಚಹಾದ ನೀರು ಜಾಸ್ತಿ ಮಾಡು, ನಮೀ, ಪವಾರ ಬಂದಿದ್ದಾನೆ.”

ಬ್ಯಾತಕ್ಕಿನ ಮೂಲೆಯಲ್ಲಿ ಹಳೆಯ ಚಾದರದಲ್ಲಿ ಕಟ್ಟಿದ ಗಂಟುಗಳನ್ನು ನೋಡಿ ಪವಾರ ಕೇಳಿದ—“ಆರೆ.... ಈಗಿನಿಂದಲೇ ಸಾಮಾನು ಕಟ್ಟೋದಕ್ಕೆ ಶುರು ಮಾಡಿದೀರಾ, ಅಶ್ರಿಗೆ....”

ಅಮೃತ ಪವಾರನ ಹೇಳಿಕೆಯನ್ನು ಕೇಳಿ ಅಮೃತ ಮೂತಿ ಉದ್ದ ಮಾಡಿದಳು.

“ಇಲ್ಲಿ ಯಾರು ಸಾಮಾನು ಕಟ್ಟೋದಕ್ಕೆ ಕೈಕಟ್ಟಿಕೊಂಡು ನಿಂತಿದಾರೆ? ಎಪ್ಪು ಹೊತ್ತಿಗೆ ಹೊರಡಬೇಕಾಗುತ್ತೋ ಸಾಮಾನು ಕಟ್ಟಿಕೊಂಡು, ಹೋಗ್ತಾ-ಬರ್ತಾ ಕಟ್ಟಾ ಇರ್ಬೋದು. ತಾಬೇದಾರಿಗೆ ಬೇರೆ ಯಾರಿದಾರೆ?”

ಹಗಲಿದೇ ಸಮಸ್ಯೆಗಳ ಬಗ್ಗೆ ವಿಚಾರ ಮಾಡಿ ದಣಿದರೂ, ಅಮೃತ ಎಂದಿನ ಲಫು ವಿನೋದ ಪವಾರನಿಗೆ ಸಂತೋಷ ನೀಡಿತು. ಅವಳಿಗೆ ಭರವಸೆ ನೀಡುತ್ತ ಹೇಳಿದ.

“ಯಾಕೆ ಜಿಂತೆ ಮಾಡಿದೀರಿ? ನಿಮ್ಮ ತಾಬೇದಾರಿ ಮಾಡಲಿಕೆ ಸ್ವೇಂದ್ರ ಕಡಿಮೆಯಿಲ್ಲ. ನಾಡಿದ್ದ ಅಲ್ಲವಾ ಸಾಮಾನು ಹೋಗೋದು? ಸಾಮಾನು ಎಲ್ಲಿದೆಯೋ ಅಲ್ಲೇ ಇರಲಿಬಿಡಿ. ನಾಳೆ ಮಧ್ಯಾಹ್ನ ಎರಡು ಮಂದಿ ಯೂನಿಯನ್‌ನಿಂದ ಬರ್ತಾರೆ ನಿಮ್ಮ ಸೇವೆಗೆ. ಮತ್ತೇನಾದರೂ ಇದರೆ ಹೇಳಿ.”

ನಿಶ್ಚಿಂತಳಾದ ಅಮೃತ ಸಂತುಷ್ಟಳಾಗಿ ಕೈ ಮೇಲೆತ್ತಿದಳು.

“ಬಸ್, ನಮೀತ ಅಪ್ಪಾಜಿ ಹೊರಟುಹೋದರು. ಅದರೇಂದಿಗೆ ನನ್ನ ಕೈ-ಕಾಲಾಡಿಸುವ ಶಕ್ತಿಯನ್ನು ಸೆಳೆದುಕೊಂಡುಹೋದರು.” ಅಮೃತ ಅಸಹಾಯಕ ದೃಷ್ಟಿಯಿಂದ ಆಂಟಿಯ ಕಡೆ ನೋಡಿದರು.

ಆಂಟಿ ವಿಚಲಿತಳಾದಳು.

“ಅದು ಆಗೋದೇ. ಜಿಕ್ಕಪ್ಪಟಿ ಬೆಟ್ಟ ಅಲ್ಲ ಉರುಳಿರೋದು.”

ಟಿಪಾಯಿಯ ಮೇಲೆ ಚಹಾ ಹಾಗೂ ಖಾರಾದ ಪ್ರೇಟನ್ನು ಇಟ್ಟು ಟಿಪಾಯಿಯನ್ನು ಆಂಟಿಯ ಕಡೆ ನಿಧಾನವಾಗಿ ಕೈಯಿಂದ ಸರಿಸಿದಳು.

“ಸಂತಾಪ ಹೇಳಲಿಕ್ಕೆ ಬಂದೋರಿಗೆ ಚಾ ಕುಡಿಸೋದಿಲ್ಲ ಮಗಳೇ!” ಆಂಟಿ ವಿನಮ್ಯತೆಯಿಂದ ಚಹಾ ಕುಡಿಯಲು ನಿರಾಕರಿಸಿದಳು.

೪೯ / ಆವಿಗೆ

“ಅವೆಲ್ಲ ಹಳೆಯ ಸಂಗತಿಗಳು, ಆಯಿ” ಕೈಮುಂದೆ ಮಾಡಿದ ಪವಾರ ಖಾರಾದ ಸಂಗಡ ಚಹಾದ ಲೋಟವನ್ನು ಎತ್ತಿಕೊಂಡ.

ಹಾಗೆ ಮಾಡುವುದರ ಮೂಲಕ ಅವನು ಆಂಟಿಯೂ ಚಹಾ ಕುಡಿಯುವುದನ್ನು ಅನಿವಾರ್ಯಗೊಳಿಸಿದ.

ಚಹಾ ಸರಿಯುತ್ತ ಪವಾರ ಉಲ್ಲಾಸತುಂಬಿದ ದನಿಯಲ್ಲಿ ಅವಳಿಗೆ ಹೇಳಿದ-ತುಂಬಾ ಸಂತೋಷದ ಸುಧಿ! ಅವನು ನೇರವಾಗಿ ಮತಗಳನಾ ಕೇಂದ್ರದಿಂದ ಬರುತ್ತಿದ್ದಾನೆ. ವಿಮಲಾಚೆನ್ ತನ್ನ ಪ್ರಮುಖ ಪ್ರತಿದ್ವಂದ್ವಿ ಸೇನೆಯ ಅನಿಲಭೇಡಗಿಂತ ಇಪ್ಪತ್ತೆದ್ದು ಸಾವಿರ ಮತಗಳಿಂದ ಮುಂದಿದ್ದಾಳೆ. ಅವಳ ವಿಜಯ ನಿಷ್ಟಿತವಾದದ್ದು. ಸ್ವಲ್ಪ ಹೆಚ್ಚು ಕಡಿಮೆ ಐವತ್ತು-ಅರವತ್ತು ಸಾವಿರ ಮತಪತ್ರಗಳನ್ನು ಮಾತ್ರ ಎಣಿಸುವುದು ಬಾಕಿಯಿದೆ. ವಿಧಾನಸಭೆಯ ಭಾಂಡುಪ್ರ ಕ್ಷೇತ್ರದ ಈ ಸೀಟು ಇಪ್ಪತ್ತೆರಡು ಲಕ್ಷ ಹದಿಮೂರು ಸಾವಿರ ಮತಗಳನ್ನೊಳಗೊಂಡ ಸೀಟು. ಪರಿವೀಕ್ಷಕರ ಪ್ರಕಾರ-ಐವತ್ತೆದ್ದು ಪ್ರತಿಶತಕ್ಕಿಂತ ಹೆಚ್ಚು ಮತದಾನ ಆಗಿಲ್ಲ. ಹನ್ನೊಂದು ಲಕ್ಷ ಅರುವತ್ತೆದ್ದು ಸಾವಿರ ಮತಪತ್ರಗಳ ಎಣಿಗೆ ಆಗಿದೆ. ಉಳಿದ ಮತಪತ್ರಗಳು ಹೇಗಿದ್ದರೂ ನಿಷಾಯಕ ಪಾತ್ರ ವಹಿಸಲಾರವು.

ಪವಾರನ ಅಂಕಗಣಿತ ಅವಳಿಗೆ ವಿಸ್ತೃಯವನ್ನುಂಟುಮಾಡಿತು.

ಗೋಪಿನಾಥನ ಉಗ್ರವಾದ ಸೋಲಿನಿಂದ ಸಂತೋಷಗೊಂಡಿದ್ದ ಪವಾರ ಹೇಳಿದ.

ಅನಿಲಭೇಡಯೆನ್ನು ಬಗಲಿನಲ್ಲಿ ಒತ್ತಿಕೊಂಡು ಸಿಟ್ಟಿನಿಂದ ದುಮುಗುಟ್ಟುವ ಸಿಂಹದ ಹಾಗೆ ಮತಗಳನಾ ಕೇಂದ್ರದಲ್ಲಿ ಗೋಪಿನಾಥ ತಿರುಗಾಡುತ್ತಿದ್ದಾನೆ. ಆ ಹರಾಮಿ ಪಿಳ್ಳೆ ಈಗ ಜೀಬನಿಂದ ಬಿಸ್ತೂಲನ್ನು ಹೊರತೆಗೆದು ಎಲ್ಲ ಗುಂಡುಗಳನ್ನೂ ನನ್ನ ಎದೆಗೆ ಹಾರಿಸಿಯೇ ಶಾಂತನಾಗುತ್ತಾನೇನೋ ಅನ್ನುವ ಹಾಗೆ ದುರುಗುಟ್ಟಿಂಡು ನನ್ನನ್ನು ನೋಡ್ತೂ ಇದ್ದ.

ಚಹಾದ ಒಂದು ಗುಟುಕು ಸೇವಿಸಿ ಹೇಳಿದ.

“ಆಟ ಇನ್ನು ಒಂದು-ಒಂದೂವರೆ ಗಂಟೆಗಿಂತ ಹೆಚ್ಚೇನೂ ಇಲ್ಲ. ಶಿಂದೆ, ಶ್ರಿಪಾಠಿ, ಯಾದವ, ಶ್ರವಾಡೆ-ಎಲ್ಲರೂ ಮತಗಳನಾ ಕೇಂದ್ರದಲ್ಲಿದ್ದಾರೆ. ಎಲ್ಲರೂ ಜಾಗ್ರತರಾಗಿರುವುದು ಅನಿವಾರ್ಯ. ಪೋಲೀಸ್ ಬಂದೋಬಸ್ತು ಇದ್ದರೂ, ಸೇನೆಯ ಸಿಟ್ಟಿಗೆದ್ದ ಕಾರ್ಯಕರ್ತರು ಗಲಾಟೆ ಎಬ್ಬಿಸಿದರೂ ಎಬ್ಬಿಸಿದರೇ.”

“ಈ ಕುಡಿದು ಮುಗಿಸಿ ಪುನಃ ಹೋಗಬೇಕು. ಬರ್ತಿರಲೀಲ್ಲ. ಅವು ಬಂದಿದಾಳೆ ಅಂತ ಬರಬೇಕಾಯಿತು. ಒಬ್ಬೆಂ್ಬೆ ಕಲ್ಯಾಣಕ್ಕೆ ಹೋಗುವುದು ಅವಳಿಂದ ಆಗುವ ಮಾತ್ರ. ಈಗಿನ ಕಾರ್ಯಕ್ರಮ ಹ್ಯಾಗೆ ಅಂದರೆ, ನಾನೀಗ ಬಂದಿದೀನಲ್ಲಿ ಅದೇ ಜೀಪಿನಲ್ಲಿ ಮತಗಳನಾ ಕೇಂದ್ರಕ್ಕೆ ಹೋಗಿ, ಅಲ್ಲಿ ನನ್ನನ್ನು ಬಿಟ್ಟು, ಜೀಪು ಅಮೃನನ್ನು ಕಲ್ಯಾಣಕ್ಕೆ ಕರೆದೊಯ್ದುತ್ತದೆ.”

“ಎದ್ದಿಯಾ ಆಯಿ.”

ಅವಳು ಚಿಂತಿತಳಾದಳು.

“ಮನೆಗೆ ಒಬ್ಬಳೇ ಹೋಗ್ತಾಳಾ ಆಂಟಿ?”

“ಒಬ್ಬಳೇ ಯಾಕೆ? ತೈ ವರ್ ಹೋಗ್ತಾ ಇದಾನಲ್ಲ ಬಿಡಲಿಕ್ಕೆ ಅಲ್ಲದೇ ಈ ಸಂಭಾರದಲ್ಲಿ ಯಾವ ಕಾರ್ಯಕರ್ತನನ್ನೂ ಇವಳ ಸಂಗಡ ಕಳಿಸೋ ಸಂಭವ ಇಲ್ಲ. ತೈ ವರ್ ಸಂಗಡವೇ ಕಲ್ಪಣಿದಿಂದ ಬಂದಿದ್ದಳು.”

“ಹಗಲಿನ ವಿಷಯ ಬೇರೆ” ಅವಳು ತರ್ಕ ಮಾಡಿದಳು.

“ಹೌದು, ಆದರೆ ಈಗ ಪುರಸೋತ್ತಿನದೇ ಕೊರತೆ.”

“ಆಂಟಿಯನ್ನು ಬಿಟ್ಟು ಜೀವ್ ವಾಪಸ್ ಬರುತ್ತಲ್ಲವಾ?”

“ಬರುತ್ತದೆ.”

“ಬಂದಿದ್ದು ಎಲ್ಲಿಗೆ ಹೋಗ್ತಾದೆ?”

“ವಿಮಲಾ ಬೇನ್ ಅವರ ಬಂಗಲೆಗೆ. ಅಣ್ಣಾ ಸಾಹೇಬರು ಅಲ್ಲೇ ಇದಾರೆಂದು ತೋರುತ್ತದೆ—ಸಂತೋಷ ಅಚರಿಸೋದಕ್ಕೆ.”

“ಅಂದರೆ ಜೀವ್ ನನ್ನನ್ನು ಬಿಟ್ಟು ಅವರ ಬಂಗಲೆಗೆ ಹೋಗಬಹುದು.”

“ಹಾಗೆಂದರೆ?”

“ಆಂಟಿಯೊಬ್ಬರನ್ನೇ ಮನೆಗೆ ಕಳಿಸುವುದು ಒಳ್ಳಿಯದಲ್ಲ. ನಾನು ಅವರನ್ನು ಕಳಿಸಿಬ್ರೇನೇ.” ಪವಾರ ಈ ಪ್ರಸ್ತಾಪದ ಬಗ್ಗೆ ವಿಸ್ತಿತನಾದ.

“ನೀನು?”

“ಯಾಕೆ?... ನಾನು ಅವರನ್ನು ಬಿಡಲು ಹೋಗಲಾರೇನೇ!”

“ಪುರಸೋತ್ತು ಇದೆಯಾ ನಿನಗೆ?”

“ಸಾಮಾನು—ಗೀಮಾನು ಕಟ್ಟೋದಿತ್ತ. ನಾಳೆ ತಾವು ಹೇಗಿದ್ದರೂ ಜನ ಕಳಿಸ್ತಾ ಇದೀರಲ್ಲ” ಆಂಟಿಯ ಎದುರಿಗೆ ಅವಳು ಅವನನ್ನು ‘ತಾವು’ ಎಂದೇ ಸಂಭೋಧಿಸಿದ್ದಳು.

“ಬಹಳ ಜಲೋದು. ಹಾಗಾದರೆ ನನ್ನದೂ ಒಂದು ಸಲಹೆ. ಹಿಂತಿರುಗುವಾಗ ನೀನು ನಿನ್ನ ತೀರ್ಥಿಯ ವಿಮಲಾಬೇಳಿಗೆ ಅಭಿನಂದನೆ ಹೇಳಿ ಹಿಂತಿರುಗಬಹುದು. ಅವರಿಗೂ ನಿನ್ನನ್ನು ಭೇಟಿಯಾದರೆ ಸಂತೋಷವಾಗುತ್ತದೆ.”

“ಹಾಂ... ಅದನ್ನೂ ಮಾಡಬಹುದು.”

ಅಮೃನ ಸಿಟ್ಟಿನ ಮುಖಮುದ್ರೆ ನೋಡಿದರೆ, ಒಂದು ಗಂಟೆ ಮುಂಚೆಯಷ್ಟೇ ಆಫೀಸಿನಿಂದ ಹಿಂತಿರುಗಿದ ಅವಳು ಪ್ರನಃ ಹೋರಗೆ ಹೋರಟಿರುವುದು ಅವಳಿಗೆ ರುಚಿಸಿರಲಿಲ್ಲ. ಆದರೆ, ಪ್ರತ್ಯಕ್ಷದಲ್ಲಿ ಆಂಟಿಯನ್ನು ಅಪ್ಪಿ ಬೀಳೆಶ್ವರುವಾಗ ತನ್ನನ್ನು ಹೇಗೋ ಸಂಯುದ್ಧಿಸಿದ್ದಳು ಎಂಬುದು ಸ್ವಷ್ಟ ಅನುಮಾನವಾಗಿತ್ತು. ಅಮೃ ಸ್ವರದಲ್ಲಿ ಸಾಧ್ಯವಾದಪ್ಪು ಜೇನು ಸೇರಿಸಿ, ಈಗ ಅದ್ವಷ್ಟವಶಾತ್ ಭೇಟಿಯಾಯಿತು.

ಉಂಟ / ಆವಿಗೆ

ಮುಂದೆ ಈ ಸಂಬಂಧ ಮುಂದುವರಿಯಲಿ ಎಂದು ಮತ್ತೆ ಮತ್ತೆ ಹೇಳಿದಳು. ವಿಕ್ಸೋಲಿ ಕಲ್ಯಾಣದಿಂದ ದೂರವೇನೂ ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಬರ್ತು ಇರಿ. ಕಾರ್ಮಿಕರ ಮನೆತನದವರೇ ಪರಸ್ಪರ ಸಹಕಾರಿಗಳಾಗಿ ಇರಬಲ್ಲರು.

ಅಂಟಿ ಕೂಡ ಕಣ್ಣ ಹನಿಗೂಡಿಸಿಕೊಂಡು ಅವಳಿಗೆ ತನ್ನ ಮನೆಗೆ ಬರಲು ಆಮಂತ್ರಣ ನೀಡಿದಳು.

ಅಮೃ ಭರವಸೆಯಿತ್ತಳು. ಅವಳ ತಂಗಿ ಕುಂತಿ ಹೇಗಿದ್ದರೂ ಅಲ್ಲೇ ಕಲ್ಯಾಣ ಪೂರ್ವದಲ್ಲಿ ಇರ್ತಾಳಿ. ತಂಗಿಯ ಮನೆಗೆ ಕಲ್ಯಾಣಕ್ಕೆ ಬಂದಾಗ, ಅವಳನ್ನು ಭೇಟಿ ಮಾಡದೆ ಮನೆಗೆ ಬರೋದಿಲ್ಲ. ತನಗೂ ಏನು ಕಡಿಮೆ ದುಃಖವಾಗ್ತು ಇಲ್ಲ. ವಿಕ್ಸೋಲಿಯಲ್ಲಿ ಏನು ಅನಿಸುತ್ತೋ ಗೊತ್ತಿಲ್ಲ. ‘ಶ್ರಮಜೀವಾ’ ಬಿಟ್ಟು ಹೋಗೋದಕ್ಕೂ ಬೇಸರವಾಗುತ್ತದೆ. ಜೊತೆಗಾರರೊಂದಿಗೆ ನಗುತ್ತ, ಕಡೆ ಹೇಳುತ್ತ ಸಮಯ ಕಳೆಯುತ್ತಿತ್ತು. ಸುಖ-ದುಖ ಹಂಚಿಕೊಳ್ಳತ್ತಿದ್ದರು. ಹೊಸಮನೆಗೆ ಹತ್ತು ಬಾರಿ ಹೋಗಿಬಂದಳು. ದಯೆಯಿಲ್ಲದ ನೆರೆಯವರು ಒಂದು ಕುಡಿತೆ ನೀರು ಬೇಕೇ ಕೇಳಲಿಲ್ಲ. ನಿಜವಾಗಿ ಕೇಳಿದರೆ ಕನ್ನಮಾರ ನಗರಕ್ಕೆ ಹೋಗಲು ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅನಿವಾರ್ಯತೆಯ ಹೆಸರೇ ಮಹಾತ್ಮಾಗಾಂಧಿ. ಅನುದಾನದಲ್ಲಿ ಸಿಕ್ಕ ಮನೆಯನ್ನು ಬಾಡಿಗೆಗೆ ಕೊಡುವುದು ಸಾಧ್ಯವಿರಲಿಲ್ಲ. ತನ್ನ ಮನೆಯನ್ನು ಬಾಡಿಗೆಗೆ ಕೊಟ್ಟ ಹೊರತು ಆದಾಯಕ್ಕೂಂದು ಕಾಯಂ ಮೂಲ ಅನ್ನಪುದು ಇರಲಿಲ್ಲ. ಮಗಳ ಸಂಬಳದಲ್ಲಿ ಜೀವನವನ್ನು ಸಾಗಿಸುವುದು ಸಾಧ್ಯವಿಲ್ಲ. ಅಲ್ಲದೇ ಅವಳದೇನು, ಒಟ್ಟಿದರೆ ಯಾವಾಗಲೋ ಡೋಲಿ ಏರುವಷ್ಟೇ....

ಜೀತಿನಲ್ಲಿ ಕುಳಿತುಕೊಳ್ಳುವಾಗ ಪವಾರನ ಸಲಹೆಯೆಂದರೆ, ಆಯಿಯ ಬೆನ್ನುಮೋವು ಜಾಸ್ತಿಯಾಗಿದೆ. ಆಯಿ ಮುಂದೆ ಕುಳಿತುಕೊಳ್ಳಲಿ. ಅವರಿಷ್ಟರೂ ಹಿಂದೆ, ಒಂದಿಪ್ಪತ್ತು ನಿಮಿಷದಲ್ಲಿ ಅವನು ಹೇಗಿದ್ದರೂ ಇಳಿಯಬೇಕು. ಅಥವಾ ನಮಿತಾಳಿಗೆ ಇಚ್ಛೆಯಿದ್ದರೆ ಅವಳು ಆಯಿಯ ಜೊತೆ ಕುಳಿತುಕೊಳ್ಳಬಹುದು.

ಪವಾರ ಹೇಳಿದ-ಮುಂದಿನವಾರ ಅವನು ಒಂದು ಮಹತ್ವಪೂರ್ಣ ಅಂತಾರಾಷ್ಟ್ರೀಯ ಕಾರ್ಮಿಕರ ಸಮ್ಮೇಲನದಲ್ಲಿ ಭಾಗವಹಿಸಲು ಬ್ಯಾಂಕಾಕ್ಸೆಗೆ ಹೋಗಲಿದ್ದಾನೆ. ಅಲ್ಲಿಂದಲೇ ಮತ್ತೊಂದು ಸಮ್ಮೇಲನಕ್ಕೆ ಚೀನಾಕ್ಕೆ, ಒಟ್ಟೊ ಹದಿನ್ಯೇದು ದಿನಗಳ ಪ್ರಮಾಸ ಅವನೆಡು. ಪಾಸ್‌ಪೋರ್ಟ್ ಇತ್ತಾದಿ ತಯಾರಿದೆ. ವೀಸಾ ಆಗಬೇಕಾಗಿದೆ. ಅವನ ಭಾಷಣದ ಪ್ರತಿ ಇನ್ನೂ ತಯಾರಾಗಬೇಕಾಗಿದೆ. ಬ್ಯಾಂಕಾಕ್ಸೆನಲ್ಲಿ ಅವನು ‘ಸದ್ಯದ ಕಾರ್ಮಿಕರ ಸಮಸ್ಯೆಗಳು ಮತ್ತು ಭಾರತ’ ಎಂಬ ವಿಷಯದ ಮೇಲೆ ಪೇಪರ್ ಮಂಡಿಸಬೇಕಾಗಿದೆ. ಚುನಾವಣೆಯ ಅತಿವ್ಯಾಸತೆಯಿಂದಾಗಿ ಅವನಿಗೆ ಒಂದು ಮನೀಟು ಕೂಡ ಕಾಗದ-ಹೆನ್ನು ತೆಗೆದುಕೊಂಡು ಕೂರಲು ಪುರಸ್ಕಾರತ್ವಲ್ಲ. ಅದೇನೋ ಹೇಳ್ತಾರಲ್ಲ ಹಾಗೆ, ‘ಯಾರದೋ ಮದುವೆ ಎಲ್ಲಮುನ್ ಜಾತ್ಯೇ’.....

ತನ್ನ ಬೆಲೆಯುಳ್ಳ ಸಮಯವನ್ನು ವ್ಯಯಿಸಲು ಅವನಿಗೆ ಬೇಸರವಿಲ್ಲ. ಈ ಮುದುಕಿ

ଅବିଗ୍ରେ / ଫେବ୍ରୁଆରୀ

ಕಡವೆ ಗಂಟುಳ್ಳವಲ್ಲ. ಮುದುಕಿಗೂ ಗೊತ್ತಿತ್ತು. ಸೇನೆಯನ್ನು ಎದುರಿಸುವುದು ಅವನ ಸಹಕಾರವಿಲ್ಲದೆ ಸಾಧ್ಯವಿಲ್ಲ. ಪಾಟ್ಯಯ ಪ್ರಭಾವ ಹಾಗೂ ಮೇಲಿಂದ ಶೂಲದ ಮೌನೆಯ ಮೇಲೆಯೇ ಕುಳಿತಿದಾಳೆ—ಅದಕಾಗಿ ನಾನು ಯೋಚನೆ ಮಾಡಬೇಕಾಯಿತು.

“ನೀನೂ ಯಾವುದೋ ತರಬೇತಿಯ ಭೂಮೆಯಲ್ಲಿ ಹೈದರಾಬಾದಿಗೆ ಹೋಗ್ತಿದೀರು ಅಂತ ಕೇಳಿದೆ” ಪವಾರ ಜಿಜ್ಞಾಸೆಯನ್ನು ವ್ಯಕ್ತಪಡಿಸಿದ.

“ನೀವು ಕೇಳಿದ ಸಂಗತಿ ನಿಜ, ನಾನು ಹೋಗ್ನಾ ಇದೇನೆ.”

“ಎಮು ದಿನಗಳಲ್ಲಿ?”

“ಇನ್ನು ಇಪ್ಪತ್ತು-ಇಪ್ಪತ್ತೆ ದು ದಿನಗಳಲ್ಲಿ.”

“ಯಾರು ಕಳಿಸುತ್ತಿದ್ದಾರೆ?”

“ಹೈದರಾಬಾದಿಗೆ ಹೋಗುವ ಸಂಗತಿಯನ್ನು ನಿಮಗೆ ತಿಳಿಸಿದವರು, ಈ ಸಂಗತಿ ಹೇಳಿಲ್ಪೇ?”

“ಹೇಳಿದಾರೆ, ಅದರೆ ಸರಿಯಾದ ಸಂಗತಿಯನ್ನು ನೀನು ಮಾತ್ರ ಹೇಳಬಲ್ಲೇ.”

“ಹಾಗೆ ನೋಡಿದರೆ... ನೀನು ಯಾವ ಕೆಲಸಕ್ಕಾಗಿ ಹೈದರಾಬಾದಿಗೆ ಹೋಗ್ತಿದ್ದೀರೋ, ಅದು ಇಲ್ಲಿಯೂ ಆಗಬಹುದು. ಆಭರಣಗಳ ದಿಸ್ಯನಿಂಗ್ ತರಬೇತಿಕೇಂದ್ರ ಮುಂಬಯಿಯಲ್ಲಿ ಇರಬಹುದು.”

“ಇರಬಹುದು, ಖಂಡತವಾಗಿಯೂ ಇರಬಹುದು. ಪ್ರಶ್ನೆಯಿರೋದು ಎಡಿಕ್ಕನ್ನರು. ನನ್ನ ಪ್ರವೇಶ ಎಲ್ಲಿ ಸುಲಭವಾಗಿ ಆಗಬಹುದು? ಒಮ್ಮೆ ಆದರೂ, ನಾನು ಆ ವಿಚಾನು, ನಿಭಾಯಿಸುಬ್ಲೇನಾ?”

“ಹಾಗಾದರೆ ಅಲ್ಲಿನ ವಿಚಿನ್ಯ ಯಾರು ನಿಭಾಯಿಸ್ತಾರೆ?”

“ಮೇಡಂ.”

“ಇರ್ಮೋದಕ್ಕೆ—ಉಂಟ ತಿಂಡಿಗೆ ವ್ಯವಸ್ಥೆಯೇನು?”

“ಅವರ ಖಾಸ ಅಶ್ವಿಗೆಯದೊಂದು ಮನೆಯಿದೆ, ಷ್ಟ್ಯಬಿಲಿ ಹಿಲ್ಸನ್‌ಲ್ಲಿ. ಅಶ್ವಿಗೆ ತನ್ನ ಮಗಳ ಜೋತೆಗೆ ಅಮೇರಿಕದಲ್ಲಿರುತ್ತಾಳೆ.”

“ಒಂಟೆ ಮನೆಯಲ್ಲಿ ನೀನು ಒಬ್ಬಳೇ ಇರ್ಲಿಯಾ?”

“ಮನೆ ಒಂಟಿಯಲ್ಲ. ಅತ್ಯಿಗೆಯವರ ಹಳೆಯ ಮಾಲಿ ತನ್ನ ವೃದ್ಧ ಪತ್ರಿ ಹಾಗೂ ವಿಧವೆ ಸೋಸೆಯೊಂದಿಗೆ ಅಲ್ಲಿಯೇ ಇರುತ್ತಾರೆ. ಸೋಸೆಗೆ ಪುಟ್ಟ ಇಬ್ಬರು ಅವಳಿ ಮಕ್ಕಳಿದ್ದಾರೆ. ಉಣಿ-ತಿಂಡಿ ಅವರೇ ತಯಾರಿಸಾರೆ....”

“ತರబೇತಿ ಎಷ್ಟು ಅವಧಿಯದು?”

“ಹನ್ನೊಂದು ತಿಂಗಳು.”

“ಅಲ್ಲಿನ ಪ್ರೋನ್ ನಂಬರ್ ಇದೆಯಾ?”

“ಅಲ್ಲಿಗೆ ಹೋದನಂತರವೇ ಎಲ್ಲ ಸ್ವಿತಿಯ ಪರಿಚಯವಾಗೋದು.”

ಸ್ವಲ್ಪ ಹೊತ್ತಿನವರೆಗೆ ಅವರ ಮಧ್ಯ ಮೌನವಿತ್ತು.

ನಂತರ ಮೌನವನ್ನು ನಮಿತಾ ಮುರಿದಳು.

“ಒಂದು ಅವಶ್ಯಕ ಚಚೆ ಮಾಡಲಿಕ್ಕಿದೆ ನಿಮೋಡನೆ.”

“ಆಗಲಿ, ಅದಕ್ಕೆ ನಾನು ಯೋಗ್ಯನೆಂದು ತಿಳಿದೆಯಲ್ಲ... ನೀನು.” ಓರೆನೋಟು
ಬೀರಿದ ಪವಾರ. ಕಟ್ಟಾಕ್ಕವನ್ನು ಅವಳು ಲೇಕ್ಕಿಸುಲಿಲ್ಲ.

“ಶಿಂದೆ ಅಂಕಲ್ ಐದು ಸಾವಿರ ರೂಪಾಯಿಗಳನ್ನು ತಮ್ಮ ಸೋದರನಿಂದ
ತಂದುಕೊಟ್ಟಿದ್ದರು ಆಸ್ತ್ರೆಯಲ್ಲಿರುವಾಗ.”

“ಹೂಂ.”

“ನಾನು ಅಮೃನಿಗೆ ಸಮಜಾಯಿಷಿ ನೀಡಲು ಪ್ರಯತ್ನ ಮಾಡಿದೆ. ಮನೆ ಬಾಗಿಗೆ
ಕೊಟ್ಟಿದ್ದರ ಡಿಪಾಜಿಟ್ ನಲ್ಲಿ ಅಂಕಲ್ ಅವರ ರೂಪಾಯಿಗಳನ್ನು ಮರಳಿಸೋಣ
ಅಂತ. ಆದರೆ ಡಿಪಾಜಿಟ್ ಕಡಿಮೆ ಆಗಿಬಿಡುತ್ತಲ್ಲ ಅನ್ನವ ಚಿಂತೆಯಲ್ಲಿ ಅಮ್ಮ ಒಪ್ಪಲು
ತಯಾರಿಲ್ಲ.”

“ಅದಕ್ಕೇ....?”

“ಅವರಿಗೆ ನಾನು ಕಂತಿನಲ್ಲಿ ಹಣ ಹಿಂತಿರುಗಿಸಿದರೆ...?”

“ಅಮೃನಿಗೆ ತಿಳಿಹೇಳಿ. ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿದ್ದಕ್ಕೆ
ಕೃತಜ್ಞವಾಗಿರಬೇಕಾದ್ದು ಸೂಕ್ತ. ಅಲ್ಲದೆ ನಮಗೆ ಮುಂದೆ ಒಬ್ಬರಿಗೊಬ್ಬರ ಸಹಾಯ
ಬೇಡವಾ? ಶಿಂದೆಯವರು ಎಂಥ ಪರಿಸ್ಥಿತಿಯಲ್ಲಿ ಆ ಹಣ ತಂದುಕೊಟ್ಟಿದರೆ...”
ಸಂಕೋಚಿಸಿದ ತುಂಬಿದ ಪವಾರ ಮಾತನ್ನು ಅರ್ಥದಲ್ಲಿಯೇ ನಿಲ್ಲಿಸಿದ.

“ಗೊತ್ತಿದೆ ನನಗೆ...” ಗಂಭೀರಭಾದಳು ಅವಳು.

“ಗೊತ್ತಿಲ್ಲ. ನಿನಗೆ ಗೊತ್ತಿರೋದು ವಾಸ್ತವಕ್ಕೆ ಬಹಳ ದೂರವಾದದ್ದು. ಶಿಂದೆ
ನಿನಗೆ ಹಣ ತಂದು ಕೊಟ್ಟಿದ್ದನಲ್ಲ. ಅದು ಅಶ್ವಿಗೆಯ ಬಳಿಗಳನ್ನು ಮಾರಿ ತಂದುಕೊಟ್ಟಿದ್ದು”

“ಇದೇನು ಹೇಳ್ತಿದೀರಿ?”

“ನೀನು ಕೇಳದೇ ಹೋಗಿದ್ದರೆ ನಾನು ಬಾಯಿ ತೆರೆಯುತ್ತಿರಲಿಲ್ಲ. ತಮ್ಮನೊಡನೆ
ಹಣ ಸಾಲ ತರಲು ಅವನು ಹೋದದ್ದು ಹೊದು. ಆದರೆ ತಮ್ಮ ಅಷ್ಟೋಂದು ದೊಡ್ಡ
ಮೊತ್ತ ಕೊಡುವುದು ಸಾಧ್ಯವಿಲ್ಲ ಎಂದುಬಿಟ್ಟು. ಮರಳಿ ಮನಗೆ ಬಂದ. ಹೆಂಡತಿಯ
ಕ್ಯೆಲಿಂದ ಎರಡೂ ಬಳಿಗಳನ್ನು ತೆಗೆಸಿದ. ಗಿರವಿ ಇಡೋದಕ್ಕೆ ಪ್ರಯತ್ನ ಮಾಡಿದ.
ಚಿಕ್ಕ ರಕಂ ಸಿಕ್ಕರೆ ತಗೋಂಡು ಏನು ಮಾಡೋದು? ಪುನಃ ದಾದರಗೆ ಬಂದ. ಯಾವ
ಅಂಗಡಿಯಿಂದ ಅಶ್ವಿಗೆಯ ಬಳಿ ಖರೀದಿಸಿದ್ದನೋ, ಅದೇ ಅಂಗಡಿಯಲ್ಲಿ ಮಾರಿ
ಹಣ ತಂದ. ಯಾಕೆಂದರೆ ಅಲ್ಲಿಯೇ ಮಾಡಿಸಿದ್ದರಿಂದ ಹೆಚ್ಚು ಲುಕ್ಕಾನು ಆಗಲಿಲ್ಲ.”

ನಿಜವಾದ ಸಂಗತಿ ತಿಳಿದು ಅವಳು ಆವಾಕ್ಷಾದಳು.

ಬಳಿಗಳನ್ನು ಅಮೃನೂ ಧರಿಸಿಕೊಂಡಿದ್ದಾಳ್ಲ!

“ನೀವು ಇದನ್ನೆಲ್ಲ ಹೇಳಲೇ ಇಲ್ಲ” ಮಾತುಗಳು ಕಂಪಿಸಿದವು.

“ಶಿಂದೆ ಬೇಡವೆಂದು ತಡೆದಿದ್ದ ಅತ್ಯಿಗೆಯ ದೊಡ್ಡ ಮನಸ್ಸಿಗೆ ನಾನು ಕರಗಿಹೋದೆ. ಮನಸ್ಸಿನಲ್ಲೇನೋ ಇದೆ-ಹಣ ಬಂದರೆ ನಾನು ಅದೇ ಬಗೆಯ ಬಳಿಗಳನ್ನು ಅದೇ ಅಂಗಡಿಯಲ್ಲಿ ವಿರೀದಿಸಿ ಅವರಿಗೆ ಕೊಡಬೇಕು ಅಂತ.” ಅವಳು ತೀವ್ರತರವಾದ ವಿವಶತೆಯಲ್ಲಿ ಸಿಲುಕಿಕೊಂಡಿದ್ದಳು.

“ಅದು ಹೇಗೆ ಸಾಧ್ಯ? ಆಫೀಸಿನಿಂದ ನಾನು ವೋದಲೇ ಸಾಲ ತಗೊಂಡುಬಿಟ್ಟಿದ್ದೇನೆ...”

“ನನ್ನ ಜೇಬೂ ಖಾಲಿಯಾಗಿದೆ. ಒಂದು ವಾರದ ಹಿಂದೆ ಸಿಕ್ಕ ಸಂಬಳ ಅಷ್ಟು ಪೂಲಾಳ ಮನೆಯ ರೇಶನ್ಸು ಅದೂ-ಇದೂ ಅಂತ ಖಚಾಗಿಬಿಟ್ಟಿದೆ. ಸ್ವಲ್ಪ ಹಣ ಬೈಷಧಿ ಖಚಿಗಾಗಿ ಅವಳ ಕೈಯಲ್ಲಿ ಕೊಡಬೇಕು. ಎಂಥಾ ವಿಕಣ ಪರಿಸ್ಥಿತಿಯಲ್ಲಿ ಅವಳನ್ನು ದೂಡಿ ಸತ್ತುಹೋಗಿದ್ದಾನೆ ಕಿರಬೂ! ಎರಡೂವರೆ ವರ್ಷಗಳ ಕೊಡಡಿ ಬಾಡಿಗೆ ಬಾಕಿ ಇತ್ತು ಭಾಳಿನ ಮೂಲಕ ಖೋಲಿಯನ್ನು ಖಾಲಿಮಾಡಲು ನೋಟೀಸು ಜಾರಿ ಮಾಡಿದ್ದ. ಅಣ್ಣಾ ಸಾಹೇಬರು ಸ್ವಯಂ ಹಣತುಂಬಿ ಮಾಲಿಕನಿಂದ ಪ್ರಕರಣ ಹಿಂತೆಗಿಸಿದರು. ಕೋಟು-ಕಕ್ಷೇರಿ ವ್ಯವಹಾರ ಪೂಲಾಳಿಂದ ಆಗೋದಾ?”

ಪವಾರನಿಗೆ ಅಕ್ಸಾತ್ತಾಗಿ ಏನೋ ಹೊಳೆಯಿತು.

“ಒಂದು ಪರ್ಯಾಯ ಇರಬಹುದು....”

“ಬಲಿಸ್ತು ಬನಿಯಾ ಮುಂದೆ ಕುಂತಿದಾನಲ್ಲ, ಅವನಿಂದ ಸಾಲ ತಗೊಂಬಹುದು...”
ಪವಾರನ ಸಂಕೇತದ ತಳ-ಬುಡ ಅವಳಿಗೆ ಅಥ್ರವಾಗಲಿಲ್ಲ.

“ಬನಿಯಾ?”

“ಆಯಿ... ಆಯಿಯಿಂದ! ಅವರ ಸಾಲವಾದರೆ ನೀನು ಆರಾಮಾಗಿ ಕಂತಿನಲ್ಲಿ ತೀರಿಸಬುದು. ಅವರು ಕೊಡಲು ಒಟ್ಟಿದರೆ. ನಿನ್ನ ಹೆಸರಿನ ಮೇಲೆ ಅವಳು ಕೊಟ್ಟು ಕೊಡುತ್ತಾಳೆ.”

ಪವಾರ ತಿರುಗಿ ಆಯಿಯ ಬಳಿ ರೂಪಾಯಿಗಳ ವಿಷಯ ಮಾತನಾಡಿದ-ಸ್ವಷ್ಟಿಕರಣ ನೀಡಿದ. ರೂಪಾಯಿ ಅವನಿಗೆ ಸಾಲವಾಗಿ ಬೇಕಾಗಿಲ್ಲ. ನಮಿತಾಳಿಗೆ ಬೇಕಾಗಿದೆ. ಸಾಲವನ್ನು ಅವಳು ಕಂತಿನಲ್ಲಿಯೇ ಮರುಪಾವತಿ ಮಾಡುತ್ತಾಳೆ.

ಎಷ್ಟು ಹಣದ ಅವಶ್ಯಕತೆ ನಮಿತಾಳಿಗೆ ಇದೆ?-ಅಂಟಿ ಅವಳ ಕಡೆ ತಿರುಗಿದಳು.

ಸಂಕೋಚದಿಂದ ಹಿಡಿಯಾಗುತ್ತ ಅವಳು ಉತ್ತರ ಕೊಟ್ಟುಳು-“ಪೂರ್ತಿ ಇದುಸಾವಿರ.”

ರಕಂ ಕೇಳುತ್ತಲೇ ಆಂಟಿ ವಿಚಾರಮಗ್ನಿಳಾದಳು. ಕೆಲವು ಕ್ಷಣಿಗಳ ನಂತರ ಅವಳು ಕೇಳಿದಳು-“ಹಣ ಯಾವಾಗ ಸಿಕ್ಕರೆ ಅವಳಿಗೆ ಅನುಕೂಲ?”

ಅವಳು ದ್ವಾರಂಪ್ರಕ್ಕೆ ಸಿಕ್ಕ ಪವಾರನತ್ತ ನೋಡಿದಳು.

ಆಯಿಗೆ ಉತ್ತರವನ್ನು ಪವಾರನೇ ಕೊಟ್ಟು—“ನಾಳೆ ಮಧ್ಯಾಹ್ನದ ಹೊತ್ತಿಗೆ.”

ಅಂಟಿ ಒಂದು ದಿನದ ಅವಕಾಶ ಕೇಳಿದಳು. ತೊಂದರೆಯನ್ನೂ ಹೇಳಿದಳು. ಬೇಳಿಗೆ ಪವಾರ ಹೊರಡುವ ವೇಳಿಗೆ ಹಣ ತಂದುಕೊಡುವುದು ಸಾಧ್ಯವಿಲ್ಲ. ಬ್ಯಾಂಕ್ ತರೆಯವುದು ಹತ್ತುಗಂಟೆಗೆ. ಕೆಲವು ಹಣವನ್ನು ಅವಳು ವ್ಯಾಪಾರಿ ಮಹಿಳೆಯಿಂದ ಅಡ್ಡನ್ನು ತಗೊಳಾಳಿ. ಅವರನ್ನೆಲ್ಲ ಒಟ್ಟು ಮಾಡೋದು ಕಟ್ಟ ನಾಳೆ ಮಧ್ಯಾಹ್ನದೊಳಗೆ ರೂಪಾಯಿಗಳ ವ್ಯವಸ್ಥೆಯಾದರೂ ಅದನ್ನು ಅವಳಿಗೆ ತಲುಪಿಸೋದು ಹೇಗೆ?

ಅವಳು ತನ್ನ ಅಡಚಣೆಯನ್ನು ಹೇಳಿಕೊಂಡಳು. ನಾಡಿದ್ದಿನಿಂದ ಅವಳು ಎರಡು ದಿನದ ರಚಾ ತಗೊಂಡಿದಾಳೆ ಆಫೀಸಿನಿಂದ. ಹೊಸ ಮನೆಗೆ ಸಾಮಾನು ಹೊಂದಿಸುವ ಉದ್ದೇಶದಿಂದ. ಆ ಎರಡುದಿನ ಮನೆಬಿಟ್ಟ ಹೊರಹೋಗುವುದು ಸಾಧ್ಯವಾಗಲಾರದು.

ಪವಾರನೂ ಸಾಕ್ಷಿ ಹೇಳಿದ. ನಮಿತಾ ಇರುವ ಸ್ಥಿತಿಯಲ್ಲಿ ಇದು ಕಟ್ಟು. ಅವಳಿಗೆ ನಾಳೆ ಮಧ್ಯಾಹ್ನ ಹಣ ಸಿಕ್ಕರೆ ಅನುಕೂಲವಾಗುತ್ತದೆ. ನಮಿತಾಳಿಗೆ ಸಹಕಾರ ನೀಡುವ ಸಲುವಾಗಿ ಅವನೂ ಸಮಯವನ್ನು ಹೊಂದಿಸಿಕೊಳ್ಳಬೇಕು. ಚುನಾವಣೆಯ ಪರಿಣಾಮ ಬರಲು ಶುರುವಾಗಿದೆ. ಕಿರಪೂನ ಘಂಡ್ ಇತ್ಯಾದಿಗಳ ಲಕ್ಷ-ಪತ್ರ ನೋಡಬೇಕು. ನಾಳೆ ಮಧ್ಯಾಹ್ನದ ಹೊರತು ಅವನಿಗೆ ಬೇರೆ ಯಾವ ದಿವಸವೂ ಪುರಸೋತ್ತು ಮಾಡಿಕೊಳ್ಳುವುದು ಕಟ್ಟು.

ನಾಳೆ ಮಧ್ಯಾಹ್ನ ಹಣ ಸಿಕ್ಕರೆ, ಅವನು ಸಂಜೆಯ ಹೊತ್ತಿಗೆ ನಮಿತಾಳ ಆಫೀಸು ಪರೇಲಗೆ ಹೋಗಿ ಅವಳಿಂದಿಗೆ ದಾದರಗೆ ಹೋಗಿ ಕೆಲಸ ಮುಗಿಸಬಹುದು.

ಅಂಟಿ ತುಂಬ ಹೊತ್ತಿನವರೆಗೆ ಬಾಯಿ ಮುಚ್ಚಿಕೊಂಡೇ ಇದ್ದಳು.

ಮತಗಣನಾ ಕೇಂದ್ರದ ಸಮೀಪ ತಲುಪಿದ ಮೇಲೆ ಅವಳು ಮೌನದ ಚಿಪ್ಪನ್ನು ಒಡೆದಳು.

“ಹಣ ಒಯ್ಯಲು ಯಾರು ಬರುತ್ತಾರೆ?”

“ನಾನು ಬರುವುದು ಸಾಧ್ಯವಿಲ್ಲ. ಯೂನಿಯನ್ ಕಾರ್ಯಾಲಯದಿಂದ ಯಾರನ್ನಾಡರೂ ಕೆಲಿಸುತ್ತೇನೆ. ಅಲ್ಲದೆ ನಾನು ರಾತ್ರಿ ಮನೆಗೆ ಬರಲು ಸಾಧ್ಯವಾಗಲಿಕ್ಕಿಲ್ಲ. ಚಿಂತೆ ಮಾಡಬೇಡ. ಬೇಳಿಗೆ ಪೋನ್ ಮಾಡ್ತೇನೆ. ಸೈಟ್‌ಕಾ ನೋವು ಎಧರೆ ‘ವಸರಾಲ್’ ನುಂಗಿಬಿಡು. ಬರಲಾ?” ಪವಾರನ ಸ್ವರದಲ್ಲಿ ಗಡಿಬಿಡಿಯತ್ತು.

ಜೀಇನ ಕಿಡಕಿಯ ಬಳಿ ನಿಂತು ಅವನು ಆಂಟಿಯಿಂದ ಅನುಮತಿ ಪಡೆದ. ಮತಗಣನಾ ಕೇಂದ್ರಕ್ಕಿಂತ ಹಿಂದೆಯೇ ಅವನು ಜೀಪನ್ನು ನಿಲ್ಲಿಸಿದ್ದು.

ಅಂಟಿ ತುಂಬ ಒತ್ತಾಯ ಮಾಡಿದರೂ ಅವಳ ಜೊತೆಯಲ್ಲಿ ಮುಂದೆ ಕುಳಿತುಕೊಳ್ಳಲು ಅವಳು ತಯಾರಾಗಲೇ ಇಲ್ಲ. ಒತ್ತಿಕೊಂಡು ಕುಳಿತರೆ ಅಂಟಿಗೆ ಆಗಬಹುದಾದ ತೊಂದರೆಯನ್ನು ಅವಳು ಯೋಚಿಸಿದ್ದಳು.

ಪವಾರ ಜೀಪನ್ನು ನಿರ್ದಿಷ್ಟ ಸ್ಥಾನದಲ್ಲಿ ನಿಲ್ಲಿಸಿದ್ದು. ಯಾಕೆಂದರೆ ಅಲ್ಲಿ ಇಬ್ಬರು

ವೃಕ್ಷಗಳು ಅವನ ನಿರೀಕ್ಷೆಯಲ್ಲಿದ್ದರು-ಜಾಗೃತರಾಗಿ.

ಪವಾರನದು ಇದೆಂತಹ ವಿಶ್ವಾಸಕ್ಕೆ ದೂರವಾದ ಮಾನವೀಯ ರೂಪ! ಒಂದು ಕಡೆ ಕಿರಪೂ ದುಸಾಧ ಕಸ್ಟಿಡಿಯಲ್ಲಿರುವಾಗಲೇ ಆ ಕಾರಣವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅದೂ ಸರಿಯಾಗಿ ಚುನಾವಣೆಗೆ ಮುನ್ನ! ಇನ್ನೊಂದು ಕಡೆ ಅವನ ಹೆಂಡತಿ-ಮಕ್ಕಳನ್ನು ಹಸಿವೆಯಿಂದ ರಕ್ಷಿಸಲು ಸಂಪೂರ್ಣ ಸಂಬಳವನ್ನು ಅವರಿಗಾಗಿ ಖಿಚು ಮಾಡುತ್ತಾನೆ! ಅವನ ಸಮಸ್ಯೆಗಳು ಸ್ವಯಂ ತನ್ನಮೇಲೇ ತಾನೇ ಎಳೆದುಕೊಂಡ ವಿಪರ್ತುಗಳಂತೆ ಅನಿಸುತ್ತವೆ.

ಶೇವಾಡೆ ಪವಾರನ ಸಂವೇದನಾಶೀಲತೆಯ ಪಕ್ಷವಹಿಸಿ ವಿಧ್ಯ-ಧಾಲು ಹಿಡಿದು ಹೋರಾಡದೆ ಇರಲಿಲ್ಲ. ಹಾಗಾದರೆ ಅವಳ ಸಂಶಯ ವ್ಯಘಟವಾದದ್ದೇ! ದುರಾಗ್ರಹ ಪ್ರೇರಿತವಾದದ್ದೇ!

ಕಿರಪೂನ ಪತ್ರ ಸ್ವಯಂ ಅವನೇ ಬರೆದದ್ದೇ? ಬಂಧನದಲ್ಲಿದ್ದಾಗಲೂ ಕಾಗದ-ಪೆನ್ನು ಸಿಕ್ಕಿರಬಹುದು. ಆದರೆ ಪೆನ್ನು ಹಿಡಿದೇ ಗೂಡಿಲ್ಲದ ಬರೆಯಲಾರದ ಅವನು ಪತ್ರ ಬರೆದದ್ದು ಹೇಗೆ?... ಕಿರಪೂನ ಶವ ಅವನು ಬಂಧನದಲ್ಲಿದ್ದ ಕೊತಡಿಯ ಸರಳಿಗೆ ಅವನದೇ ಪಂಚೆಯನ್ನು ಉರುಳುಮಾಡಿಕೊಂಡು ತೂಗಾಡುತ್ತಿತ್ತು. ಆದರೆ ಬಂಧನದಲ್ಲಿದ್ದ ಕಿರಪೂ ಕೊತಡಿಯ ಅಷ್ಟೇತರದ ಸರಳನವರೆಗೆ ಹೋದದ್ದಾದರೂ ಹೇಗೆ ಎಂಬುದರ ಬಗೆಗೆ ಶೇವಾಡೆ ಬಳಿ ಗಟ್ಟಿಯಾದ ಉತ್ತರವಿರಲಿಲ್ಲ. ಬಹಳ ದುರುಪ ಸ್ವರದಲ್ಲಿ ಅವನು ಇಷ್ಟೇ ಹೇಳಿದ್ದ- ಹಳ್ಳಿಯ ಮನುಷ್ಯನಾಗಿದ್ದ ಕಿರಪೂ ಧೋತ್ರವನ್ನು ಎಸೆದು ಸರಳಿಗೆ ಸಿಕ್ಕಿಸಿರಬಹುದು.

ಜೀಪಿನಲ್ಲಿ ಆಂಟಿಯೋಂದಿಗೆ ಮುಂದೆ ಕುಳಿತುಕೊಳ್ಳಿರಲು ಕಾರಣ, ಆಂಟಿಗೆ ಶೋಂದರೆಯಾಗುವುದೆಂಬುದಕ್ಕಿಂತ ಹೆಚ್ಚಿಗೆ ಅವಳ ನಿರಂತರ ಏಕಾಂತದಲ್ಲಿ ಸ್ವಯಂ ಕುಳಿತುಕೊಳ್ಳುವ ಅನಿವಾರ್ಯತೆಯಿತ್ತು. ಎಂಥಾ ಉಹಾತೀತವಾದ ಜೀಡನಬಲೆಯ ಸ್ಥಿತಿಯಲ್ಲಿ ಸಿಕ್ಕಿಕೊಂಡು ಚಡಪಡಿಸುತ್ತಿದ್ದಾಳೆ ಅವಳು! ಅವಳು ತಪ್ಪಿಸಿಕೊಳ್ಳಲು-ಕತ್ತರಿಸಿಕೊಳ್ಳಲು ಬಯಸಿದಂತೆಲ್ಲ ಮತ್ತೆ ಅವರದೇ ಸುತ್ತಿನಲ್ಲಿ ಸಿಕ್ಕು ನರಳುವ ಸ್ಥಿತಿ! ಒಮ್ಮೊಮ್ಮೆ ಮನಸ್ಸಿಗೆ ಅನಿಸುತ್ತದೆ-ಸಿಕ್ಕಿಕೊಂಡ ಉರುಳಿನಿಂದ ಅವಳು ಪ್ರಯತ್ನಪೂರ್ವಕವಾಗಿ ಬಿಡಿಸಿಕೊಂಡು ಬರಳಿಗೆ ಸುತ್ತಿಕೊಂಡಿದ್ದಾಳೆ. ಮತ್ತೆ ಒಮ್ಮೊಮ್ಮೆ ಅನಿಸುತ್ತದೆ-ಬೆರಳಿನಿಂದ ತಪ್ಪಿಸಿಕೊಂಡ ದಾರ ಪುನಃ ಸಾವಿರ ಸಾವಿರ ಸಿಕ್ಕುಗಳಾಗಿ ಸಿಕ್ಕು ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸ್ವಂದನ ವಿಹೀನವಾಗುವಪ್ಪು ಅವಳು ದಂಣಿದಿದ್ದಳು. ಕಣಜದ ಹುಳು ಮಿದುಳಿನಲ್ಲಿ ಗೂಡು ಕಟ್ಟಿದಂತೆ ಅನಿಸಿತೋಡಿತ್ತು ಅವಳಿದೆ. ಕಣಜದ ಹುಳುವಿನ ಗೂಡಿನೋಳಿಗೆ ಅಡಗಿದ ನರಗಳನ್ನು ನುಂಗಿ ಅವು ಬಹಳ ಮೌನವಾಗಿ ತಮ್ಮ ಗೂಡಿನ ಗೋಡೆಗಳನ್ನು ಎತ್ತರಿಸುತ್ತಿವೆ.

ಪವಾರ ಸಂಜೆ ಅವಳನ್ನು ಕರೆದೊಯ್ಯಲು ಆಫೀಸಿಗೆ ಬರುತ್ತಲೇ ಅದನ್ನು

೫೦೪ / ಆವಿಗೆ

ಕೇಳಿದ ಅವಳ ಮೇಡಂ ಮನಸ್ಸಿತಿ ಕೆಟ್ಟಪೋಯಿತು.

ರೌದ್ರಾವತಾರ ತಾಳಿದ ಅವಳು ಅವಳಿಗೆ ಬಯ್ದರು. ಕಾರ್ಮಿಕರ ಸಂಪೂರ್ಣನೆಯ ಜೊತೆ ಸಂಬಂಧವಿರುವ ವ್ಯಕ್ತಿಯನ್ನು ಅವಳು ಆಫೀಸಿಗೆ ಕರೆದದ್ದಾದರೂ ಏಕೆ? ಅವರ ಆಫೀಸು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇಲ್ಲ. ಖುದ್ದು ಅವಳ ಮನೆಯೋಳಿಗೆ ಇದೆ. ಮನೆಗೆ ಅದರದೇ ಆದ ಶಾಸಗಿತನ ಇರುತ್ತದೆ. ಹೊರಗಿನ ಜನ ಅವಳ ಅನುಮತಿಯಿಲ್ಲದೆ ಅವರ ಮನೆಗೆ ಬರುವುದು ಅವಳಿಗೆ ಇಷ್ಟವಾದುದಲ್ಲ. ಈ ಬಗೆಯ ಜೇಷ್ಟೆ ಮಾಡಲು ಅವಳಿಗೆ ಅಧಿಕಾರ ಕೊಟ್ಟವರು ಯಾರು? ಪವಾರನನ್ನು ಅವಳು ಭೇಟಿಯಾಗಬೇಕಿದ್ದರೆ, ಅಥವಾ ಅವನಿಗೇ ಅವಳನ್ನು ಭೇಟಿಯಾಗಬೇಕಿದ್ದರೆ, ಬೇರೆ ಯಾವುದಾದರೂ ಸ್ಥಳವನ್ನು ನಿಗದಿಪಡಿಸಿಕೊಳ್ಳಬಹುದಾಗಿತ್ತು.

ಪವಾರನೂ ಕಡಿಮೆ ವಿಚಿತ್ರ ವ್ಯಕ್ತಿಯಲ್ಲ.

ಅವನು ಅವಳನ್ನು ಕರೆದುಕೊಂಡು ಹೋಗಲು ಬಂದವನಲ್ಲ. ಏನೋ ವಿಚಾರಕ್ಕೆ ಮಾಡಲು ಬಂದಿದ್ದಾನೆ ಅನ್ನವಂತೆ ವ್ಯವಹಾರ ಮಾಡಿದ. ಹೃದರಾಬಾದಿನಲ್ಲಿ ಅವಳು ವಾಸವಾಗಿರುವ ಸ್ಥಳದ ಪತ್ತೆ, ಪೋನ್ ನಂಬರ್ ಇವುಗಳನ್ನೆಲ್ಲ ಕೇಳಿದ. ಮನೆಯ ವಿಳಾಸ ಹೇಳಲು ಮೇಡಂಗೆ ಹಿಂಜರಿಕೆಯೇನೂ ಆಗಲಿಲ್ಲ. ಟೆಲಿಪೋನ್ ನಂಬರ್ ಹೊಡಲು ಅವಳು ತನ್ನ ಅಸಮರ್ಥತೆಯನ್ನು ಪ್ರಕಟಿಸಿದರು. ಅತ್ಯಿಗೆಯ ಹಳೆ ನಂಬರ್ ಬದಲಾಗಿದೆ. ಹೊಸ ನಂಬರ್ ಅವರಿಗೆ ನೆನಪಿಲ್ಲ. ಗೌತಮಿಯ ಬಳಿ ಹೊಸ ನಂಬರ್ ಸಿಗಬಹುದು. ನಂತರ ಒಂದು ಕಟ್ಟಾಕ್ಕವನ್ನು ಎಸೆದು ಹೇಳಿದರು-ವಿಳಾಸ-ಗಿಳಾಸ ಶಗೊಂಡು ಅವನು ಮಾಡುವುದೇನಿಗೆ? ಅವನಿಗೇನು ಚಿಂತೆ? ನಮಿತಾ ವರ್ಯಸ್ಸಿಗೆ ಬಂದಿದ್ದಾಳೆ. ಹಾಲುಕುಡಿಯುವ ಮಗು ಅಲ್ಲ. ಹೃದರಾಬಾದ್ ತಲುಪಿದ ನಂತರ ಅವಳು ತನ್ನ ವಿಳಾಸವನ್ನು ಸ್ವಯಂ ತಿಳಿಸುತ್ತಾಳೆ. ಅವಳಿಗೆ ಸಹಾಯ ಮಾಡುವುದು ಅವರ ಕರ್ತವ್ಯ. ಮುಂದಿನ ಸರಿ-ತಪ್ಪುಗಳ ಅರ್ಥ ಅವಳದೇ ಸ್ವಯಂ ನಿಣಾಯ.

ಪವಾರ ದಾರಿಯಲ್ಲಿ ಅವಳನ್ನು ಮೇಡಂ ಬಗ್ಗೆ ಎಚ್ಚರಿಸಿದ.

“ಬಾಬಾ ಜ್ಯಾಪೆಲ್ರೋನ್ ಮಾಲಕೆ ಅಂಜನಾ ವಾಸ್ನಾವಿ ಅವಳಿಗೆ ಸಹಾಯಮಾಡಲು ಅವಶ್ಯಕತೆಗಿಂತ ಹೆಚ್ಚಿಗೆ ಆತುರ ತೋರುತ್ತಿರುವುದು ಯಾಕೆ? ಅದೂ ಒಬ್ಬ ಕಾರ್ಮಿಕನ ಮಗಳಿಗೆ! ಮನೆಯ ನೌಕರ ‘ಜೀಶಾಬ್’ನನ್ನು ಅವರು ಯಾವುದೇ ತರಬೇತಿಗೆ ಯಾಕೆ ಕೆಳಿಸುತ್ತಿಲ್ಲ? ಆ ಕುದುರೆಯ ಮೇಲೆ ಹಣ ಹಾಕಲು ಅವರು ಯಾಕೆ ತಯಾರಿಲ್ಲ? ‘ಜೀಶಾಬ್’ನ ಮನಸ್ಸಿನಲ್ಲಿಯೂ ಕಾತರಕೆ ಇರಬಹುದು. ಜೀವನಪರ್ಯಾಂತ ಶ್ರೀಮಂತರ ಅಡುಗೆ ಮನೆಯನ್ನು ಉಚ್ಚಿ, ತೋಳಿದು ಹೊಳಪುಗೊಳಿಸುತ್ತಲೇ ಕಳೆಯಬೇಕೇ? ಎಂದಾದರೂ ಯೋಚಿಸಿದ್ದಾರಾ ಅವರು? ಅವಳಾದರೂ ವಿಶೇಷತೆಯೇನಿದೆ? ಇಪ್ಪು ದಿನಗಳಲ್ಲಿ ಅವಳು ವ್ಯವಹಾರಕ್ಕೆ ಸಂಬಂಧಿಸಿದ ‘ಎ, ಬಿ’ ಕಲಿತಿರಬಹುದು ಅಪ್ಪೇ. ಅವಳಿನು ಅಂತಹ ಸ್ವೇತಲಿಸ್ಪ್ ಆಗಿರಲಿಕ್ಕಿಲ್ಲ. ಅವಳು ಕೈಯಿಂದ ತಪ್ಪಿಸಿಕೊಂಡು

ಹೋದರೆ ಪ್ರತಿಕ್ಷಣಾದ ಅವಳ ಸೇವೆ ತಪ್ಪಿಹೋದೀತೆಂಬ ಭಯವೇ?

ತರು ಮಾಡುವದಾದರೆ ಅವಜ್ಞಾ ತರು ಮಾಡಬಲ್ಲಿ. ಸಮಾಜದಲ್ಲಿ ಹಸಿದವರು, ಬಟ್ಟೆಯಿಲ್ಲದೆ ಕಂಗಾಲಾದವರು ಕೇವಲ ಯಶಸ್ವಿಯನ್ನಿನ ಸದಸ್ಯರು ಮಾತ್ರ ಅಲ್ಲ. ಅಂಥ ಉಳಿದವರ ಸಹಾಯಕ್ಕೆ ಪವಾರ ಯಾಕೆ ಮುಂದೆ ಬರುವುದಿಲ್ಲ? ಬೇರೆಯವರನ್ನು ಕಟ್ಟಿಕಟ್ಟಿಯಲ್ಲಿ ನಿಲ್ಲಿಸುವುದು ಸುಲಭ. ಅವರ ನಿಯತ್ತನ್ನು ಸಂಶಯಿಸುವುದೂ ಕೂಡ. ಸಂಪನ್ಮೂಲೀಯೇ ಯಾಕೆ ಅವರ ಅಂಗಾಲಿಗೆ ಮುಖಾಗಬೇಕು?

ಪವಾರನ ಮೀನ-ಮೇಷ ಅವಳನ್ನು ಸಿಟ್ಟಿಗೆಬ್ಬಿಸಿತು.

ಟ್ಯಾಕ್ಸಿಯಲ್ಲಿ ಅವನ ಜೊತೆ ಕುಳಿತುಕೊಳ್ಳುವಾಗ ಅವಳು ಕಟುವಾಗಿದ್ದಳು. ಅಪ್ಪಾಜಿಯವರ ಜೊತೆಗಿನ ಸಂಬಂಧದ ಹಿನ್ನೆಲೆಯಲ್ಲಿ ಅವಳ ಬಗ್ಗೆ ಅವನು ಎಷ್ಟು ಆಸಕ್ತಿಯನ್ನು ತೋರಿಸಬೇಕೋ ಅಷ್ಟನ್ನೇ ತೋರಿಸಲಿ. ಅಷ್ಟೇ ಸೌಹಾದರೆಯನ್ನು ಅವಳು ಮುಕ್ತಮನಸ್ಸಿನಿಂದ ಸ್ವೀಕಾರ ಮಾಡಿಯೂ ಮಾಡುತ್ತಾಳೆ. ಆದರೆ ಮಿತಿಯನ್ನು ಅತಿಕ್ರಮಿಸುವುದು ಮೊದಲು ಅವಳಿಗೆ ಇಷ್ಟವಿರಲಿಲ್ಲ, ಈಗಲೂ ಇಷ್ಟವಿಲ್ಲ.

ಪ್ರತಿಯೊಬ್ಬ ವ್ಯಕ್ತಿಯ ಬಗೆಗೆ ಅವನಿಗೆ ಏನೋ ಹೋಸ ಕಾಣಿಸಿಕೊಳ್ಳುತ್ತದೆ. ಹಳೆಯ ಸಂಗತಿ ಅದು. ಅವಳಿಗೆ ಅನಿಸುವುದು ಅಂದರೆ-ಪ್ರತಿಯೊಬ್ಬ ವ್ಯಕ್ತಿಯ ಧೋರಣೆಯೂ ದಿನವೂ ಹೊಸ ಹೊಸ ಅನುಭವಗಳಿಂದ ಬದಲಾಗುತ್ತ, ಒಳಗೊಳ್ಳುವುದು-ತೆಗೆದುಹಾಕುವುದು ನಡೆಯುತ್ತ, ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿಯೂ ಪರಿಷ್ಕಾರವಾಗುತ್ತ ಹೋಗುತ್ತಾನೆ. ಆದರೆ ಅವನು ಪರಿಷ್ಕಾರನಾಗಲು ಬಯಸುವುದಿಲ್ಲ?

“ಯಾರ ವಿಷಯ ಹೇಳ್ಣಾ ಇದೀಯಾ?”

“ಸ್ವಷ್ಟವಾಗಿದೆ, ನಿಮ್ಮ ವಿಷಯ.”

“ನನ್ನ ಬಗೆಗೆ ನಿನ್ನ ವಿಚಾರವೇನು?” ಪವಾರ ಉತ್ತೇಜಿತನಾದ. “ಕರಿಣಾವಾದ ಪರಿಸ್ಥಿತಿಯ ನಿನ್ನ ತಿಳಿವಳಿಕೆಯ ಗಂಟನ್ನು ತೆರೆದಿರಬಹುದು ಎಂದು ನನಗೆ ಅನಿಸತ್ತೊಡಗಿತ್ತು. ದುರದೃಷ್ಟಿಯೇ ಹಳೇ ಜಾಗದಲ್ಲಿಯೇ ನಿಂತಿದ್ದೀ ನೀನು! ನಿನ್ನ ಬಗೆಗೆ ಭೂಮೆಗೊಳ್ಳುವದರಲ್ಲಿಯೂ ನೀನು ಕಡಿಮೆಯಿಲ್ಲ. ಇರಲಿ, ಅಲ್ಲೇ ಇರು. ನಿನ್ನ ಬಗೆಗೆ ಮನಮಾಡಿರುವ ನನ್ನ ದೊರ್ಕಲ್ಯಾದಿಂದ ಬಿಡುಗಡೆ ಪಡೆಯುವ ಸವಾಲು ನನ್ನೆಡುರು ಇದೆ. ಅಸಂಭವವೇನೂ ಅಲ್ಲ. ದೊರ್ಕಲ್ಯಾ ನನ್ನ ಉಸಿರಾಗಲು ಸಾಧ್ಯವೇ ಇಲ್ಲ. ಅದು ನ್ನನನ್ನು ಎಂದೂ ಕ್ಷೇಣಗೊಳಿಸಲಾರದು.”

“ಇದನ್ನೂ ತಿಳಿದುಕೋ, ನಮಿತಾ! ವಿಶಾಲವಾದ ಗುರಿಯೊಂದಿಗೆ ತನ್ನನ್ನು ಜೋಡಿಸಿಕೊಂಡಿರುವ ವ್ಯಕ್ತಿ ತನ್ನ ಭಾವನೆಗಳ ಬೇಡಿಯನ್ನು ಧರಿಸಿ ಎಂದೂ ದುರ್ಬಲನಾಗಲು ಇಷ್ಟಪಡುವುದಿಲ್ಲ. ಜೊತೆಗೆ ಯಾವನು ನಡೆಯಲಾರನೋ, ಅವನು ಹಿಂದೆ ಬೀಳುತ್ತಾನೆ. ಜೊತೆಗೆ ನಡೆಯುತ್ತಿರುವವನು ಮಾತ್ರ ಜೊತೆಗಿರಬಲ್ಲ...”

ದಾದರ ತಲುಪಿ ಟ್ಯಾಕ್ಸಿಯವರಿಗೆ ಪ್ಲಾಜಾ ಸಿನಿಮಾ ಮಂದಿರದಿಂದ ಮೊದಲನೇ

೫೦೬ / ಆವಿಗೆ

ಗಲ್ಲಿಯಲ್ಲಿ ತಿರುಗಲು ಸೂಚನೆ ಕೊಟ್ಟು ದಟ್ಟವಾದ ಸಂದರ್ಭಿಯಿಂದ ಆವೃತವಾಗಿತ್ತು.

“ಅಂಗಡಿಯ ಹೆಸರು, ತೈಪ್ಪರ್ ಸಾಬ್... ‘ಮಾಮನ ಹರಿಪೇಠ’. ಇಲ್ಲೇ ಎಲ್ಲೋ ಬಲಗಡೆ ಇರಬೇಕು ನೋಡಿ.”

ತೈಪ್ಪರ್ ತಿರುಗಿ ಕಿರಿಕಿರಿ ಮಾಡಿದ.

“ಬಹಳ ಟ್ರೈಫಿಕ್ ಇದೆ. ನನ್ನನ್ನು ಇಲ್ಲಿಯೇ ಬಿಟ್ಟರೆ ಒಳ್ಳಿಯಾಗಿತ್ತು.”

“ತೈಪ್ಪರನ ಮಾತು ತಪ್ಪಲ್” ಅವಳು ಟ್ಯಾಸ್ ಚಾಲಕನ ಮಾತಿಗೆ ಸಮ್ಮತಿ ಸೂಚಿಸಿದಳು.

ಟ್ಯಾಸ್ ಚಾಲಕನಿಗೆ ಬಿಲ್ ತೆತ್ತು ಅವಳು ಇಳಿಯುತ್ತಿದ್ದಂತೆ ಅದ್ವಷ್ಟವಶಾತ್ ಎಡಗಡೆ ಅಂಗಡಿಯ ಬೋಡ್‌ ಕಾಣಿಸಿತು.

“ಅದೇ ಅಲ್ಲಿ ನೋಡಿ, ನೀವು ಹೇಳಿದೀರಿ ಅಂಗಡಿ ಬಲಗಡೆ ಇದೆ ಅಂತ.” ರಸ್ತೆಯಾಚಿಗಿನ ಅಂಗಡಿಯಕಡೆ ಅವಳು ಪವಾರನ ಗಮನವನ್ನು ಸೆಳೆದಳು.

“ಶೇವಾಡೆ ಸರಿಯಾಗಿಯೇ ಹೇಳಿರಬಹುದು. ನಾನು ಅದನ್ನು ಗ್ರಹಿಸಿರಲಿಕ್ಕಳ್ಳಿ. ಅಕ್ಕನಿಗಾಗಿ ಅವನು ಅಲ್ಲಿಂದಲೇ ಏನನ್ನೋ ವಿರಿದಿಸಿದ್ದ.”

ಅಂಗಡಿಯ ಬಗಿಲು ತಳ್ಳಿ ಒಳಗೆ ನುಗ್ಗಿತ್ತಿರುವಾಗ ಅವಳು ಪವಾರನೋಡನೆ ಪಿಸುಗುಟ್ಟದಳು.

“ಕೇಳಿ, ಆಂಟಿಯ ರೂಪಾಯಿಗಳನ್ನು ಖಚುವುದಾದಬೇಕಾದ ಅವಶ್ಯಕತೆ ಬೀಳೋದಿಲ್ಲ” ಪವಾರ ಅವಳನ್ನು ಬೆರಗಿನಿಂದ ನೋಡಿದ.

“ಅಂದರೆ...?”

“ಅಂದರೆ ಹಣಕಾಸಿನ ವ್ಯವಸ್ಥೆ ಆಗಿದೆ. ಬೇಳಿಗೆ ಆಭೀಸಿಗೆ ಹೋದಕೂಡಲೇ ಮೇಡಂ ಜೊತೆ ಮಾತನಾಡಿದಾಗ ಅವರು ಹೇಳಿದರು. ಅವಶ್ಯಕತೆಯಿರುವಪ್ಪು ಹಣವನ್ನು ನೀನು ಆಭೀಸಿನಿಂದಲೇ ತಗೊಳಿಸ್ತಾಡು ಒಳ್ಳಿಯಾದು. ಅನಂತರ ನಿನ್ನ ತಾಯಿಗೆ ನಿನ್ನ ಸಂಬಳ ಕಳಿಸಿಕೊಡುವಾಗ ಅದರಲ್ಲಿ ತಿಂಗಳಿಗೆ ಏದುನೂರು ರೂಪಾಯಿ ಕಡಿತ ಮಾಡಲಾಗುವುದು. ಇಬ್ಬರಿಗೆ ಬೇರೆ ಬೇರೆ ಚೆಕ್ಕೆ ಕಳಿಸುವುದು ನಮ್ಮೀಂದ ಸಾಧ್ಯವಿಲ್ಲ. ಏದು ಸಾಮಿರಕ್ಕೆಲ್ಲ ಬಳಿಗಳು ಬರೋದಿಲ್ಲ... ಹಾಗಾಗಿ ಏಳು ತಗೊಂಡೆ ಮೇಡಂ ಅವರಿಂದ. ಒಂದೂವರೆ ಸಾಮಿರ ರೂಪಾಯಿ ನನ್ನದೇ ಹಣ ಬೇರೆ ಇದೆ...”

ಪವಾರ ಅಂಗಡಿಯ ಮಧ್ಯ ನಿಂತು ಅವಳ ಕಡೆ ತಿರುಗಿದ. ಸಿಟ್ಟಿನ ದನಿಯಲ್ಲಿ ಹೇಳಿದ.

“ನನಗೆ ಅನಿಸಿತ್ತು. ನಿನ್ನಿಂದ ನಿನ್ನ ದಪ್ಪ ಹೀಗೆಯೇ ಮಾಡಿಸುತ್ತದೆ ಎಂದು. ಅಲ್ಲದೇ ನೀನು ಹೀಗೆ ಮಾಡಿರದೇ ಇದ್ದರೆ ನನಗೆ ಅಜ್ಞರಿಯಾಗುತ್ತಿತ್ತು.”

ಪವಾರನ ಟಿಪ್ಪಣಿ ಅವಳಿಗೆ ಚನ್ನಾಗಿ ಇರಿಯಿತು.

“ನೀವು ನನ್ನ ಪ್ರತಿಯೊಂದು ಮಾತನ್ನೂ ವಿರುದ್ಧವಾದ ಅಥವಾದಲ್ಲಿ ಯಾಕೆ

ತಗೋತೀರಿ?”

“ಯಾಕೆಂದರೆ ಸರಿಯಾದ ಆಶಯವನ್ನು ಗ್ರಹಿಸುವ ಸಾಮರ್ಥ್ಯವಿದೆ ನನಗೆ.”

“ಅಂಗಡಿಯ ಮಧ್ಯದಲ್ಲಿದ್ದೇವೆ... ಸ್ವಲ್ಪ ಲಕ್ಷ್ಯ ಇರಲಿ...”

ಪವಾರನ ಸ್ವರದ ತೀವ್ರಾದ ಉಗ್ರತೆಯ ಅವಳಿಗೆ ಸಂಕೋಚವನ್ನುಂಟುಮಾಡಿತ್ತು.

“ನಿನಗೆ ಅನುಮಾನ ಇದೆಯಾ?” ಅವಳ ಆಗ್ರಹವನ್ನು ಪವಾರ ತಳ್ಳಿಹಾಕಿದ.

“ಹಣವನ್ನು ಒಬ್ಬ ಮಾಡಲು ಆಯಿಗೆ ಎಷ್ಟೊಂದು ತಲೆ ಹಾಳು ಮಾಡಿಕೊಳ್ಳಬೇಕಾಯ್ದು ಗೊತ್ತೆ? ನಾನು ಕೇಳಿದ್ದರೆ ಅವಳು ಸಫ್ಪವಾಗಿ ನಿರಾಕರಿಸುತ್ತಿದ್ದಳು. ನಿನ್ನ ವಿಷಯ ಆಗಿದ್ದಕ್ಕೆ ಅವಳಿಂದ ಇಲ್ಲವೆನ್ನಲು ಆಗಲಿಲ್ಲ.”

ಅವಳು ತೀಕ್ಷ್ಣವಾದಳು.

“ಆಂಟಿಯಿಂದ ಹಣ ಬೇಡುವ ಸಲಹೆ ಕೊಟ್ಟವಳು ನಾನಲ್ಲಿ...”

ಪವಾರ ಅವಳಿಗೆ ಜೋರಾಗಿ ಉತ್ತರ ಹೇಳುವವನಿದ್ದ. ಅಷ್ಟರಲ್ಲಿ ಅಂಗಡಿಯಲ್ಲಿನ ಸೇಲ್ಸ್ ವಿಭಾಗದ ಒಬ್ಬ ಹುಡುಗ ಮುಂದುವರಿದು ಅವರ ಗಮನವನ್ನು ಈ ಕಡೆ ಸೇರಿದ.

“ಸರ್... ಏನು ಬೇಕಾಗಿದೆ ಹೇಳಿ....”

ಉತ್ತರ ಅವಳೇ ಕೊಟ್ಟಳು.

“ಬಳೆಗಳನ್ನು ನೋಡಬೇಕಾಗಿದೆ.”

“ಮೇಡಂ... ಆ ಕೊಂಟರಿಗೆ ಬಿನ್ನಿ....”

ಜಗಮಗಿಸುವ ಶೋಕೇಸ್‌ಗಳನ್ನು ದಾಟುತ್ತ ಅವಳು ಒಂದು ಶೋಕೇಸ್ ಎದುರು ಕ್ಷಣಾರ್ಥ ನಿಂತುಕೊಂಡಳು. ಶೋಕೇಸ್ ಬಳಗಡೆ ಹೊಳೆಯುವ ಬಗೆಬಗೆಯ ಕಿವಿಯ ಓಲೆಗಳು, ತೂಗಾಡುವ ಬಾವಲಿಗಳನ್ನು ಜೋಡಿಸಿ ಇಟ್ಟಿದ್ದರು. ಅಕ್ಸಾತ್ತಾಗಿ ಅವಳಿಗೆ ಸುನಂದಾಳ ಮಗಳ ನೆನಪು ಬಂತು. ಕಿಶೋರಿ ಬಾಯಿ ಅವವ ಕರ್ಣಭೇದನ ಮಾಡಿಸಿದ್ದಾಳೋ ಇಲ್ಲವೋ. ಎಷ್ಟೊಂದು ಸುಂದರವೆನಿಸುತ್ತಿವೆ ಎಳೆಯ ಮಕ್ಕಳ ತೋಲಾಕುಗಳು! ಬಳೆಗಳನ್ನು ಕೊಂಡನಂತರ ಹಣ ಉಳಿದರೆ ಅವಶ್ಯ ಕೇಳಬೇಕು. ಮನಸ್ಸಿಗೆ ಖಿಮಿಕೊಟ್ಟರೆ ತಗೋಂಡುಬಿಡುವುದೇ. ಅಮೃನ ಒತ್ತಾಯಕ್ಕೆ ಮನಸ್ಸಿಲ್ಲದಿದ್ದರೂ ಎರಡು ದಿನಗಳ ರಜಾ ತಗೋಂಡಾಗಿದೆ, ಹೊಸ ಮನಸೆ ಸಾಮಾನು ಸಾಗಿಸುವ ಉದ್ದೇಶದಿಂದ. ಪುರಸೋತ್ತ ಮಾಡಿಕೊಂಡು ಒಂದು ಸಂಜೆ ಪ್ರತಾಪನಗರಕ್ಕೆ ಹೋಗಿಬರ್ತಾಳೆ. ಮಗುವನ್ನು ಮಡಿಲಲ್ಲಿಟ್ಟುಕೊಂಡು ಮುದ್ದಿಸುವ ಆಸೆಯಾಗಿದೆ. ಕಿವಿ ಭೇದನ ಮಾಡಿಸಿದ್ದರೆ ತಾನೇ ಕೈಯಾರೆ ಅದನ್ನು ಮಗುವಿಗೆ ತೋಡಿಸಿಬಿಡುತ್ತಾಳೆ.

“ತಗೋಳಿ ಮೇಡಂ. ನಿಮಗೆ ಇಷ್ಟವಾದ್ದನ್ನು ಆರಿಸಿರಿ.”

ಮಾರಾಟ ಮಾಡುವ ಯುವಕ ತುಂಬ ಉತ್ಸಾಹದಿಂದ ಬಗೆಬಗೆಯ ಡಿಸ್ಪೇನಿನ ಅನೇಕ ಬಳೆಗಳನ್ನು ಅವರ ಎದುರು ಹರಡಿದ.

ಖಂಡ / ಆವಿಗೆ

“ಬಂಗಾರ ಇವತ್ತಿನ ರೇಟು ಹೇಗಿದೆ? ಇಪ್ಪತ್ತೆಂಟು ಕ್ಯಾರೆಟ್‌ನದು?” ಅವಳು ಕೇಳಿದಳು.

“ನಾಲ್ಕು ಸಾವಿರದ ಎಂಟುನೂರ ಅರುವತ್ತೆಯ್ದು” ಬಿಕ್ಕಿ ಯುವಕ ತಕ್ಷಣ ಉತ್ತರ ಹೇಳಿದ. ಬಂಗಾರದ ಬೆಲೆ ಸಾಮಾನ್ಯವಾಗಿದೆ ಎನ್ನುವಂತೆ.

“ನಮಗೆ ಒಹಳ ಶೋಕದ ಬಳಿಗಳು ಬೇಕಾಗಿಲ್ಲ” ಬಳಿಗಳನ್ನು ಹೆಚ್ಚುವಾಗ ಅವಳು ತಮ್ಮ ರೇಂಜನ್ನು ಆ ಯುವಕನಿಗೆ ಹೇಳಿದಳು. “ಒಂದೂವರೆ ತೊಲೆಗೆ ಎರಡು ಬಳಿ ಆದರೆ ಸಾಕು.”

“ಸರ್, ಯಾವಾಗಲೂ ಧರಿಸೋ ಬಳಿಗಳು ಕಡಿಮೆ ಶೋಕದಲ್ಲಿ ಗಟ್ಟಿಮುಂಟಾಗಿ ಇರೋದಿಲ್ಲ.” ಮಾರಾಟದ ಯುವಕ ತನ್ನ ಅಭಿಪ್ರಾಯವನ್ನು ಪವಾರನನ್ನುದ್ದೇಶಿಸಿ ಹೇಳಿದ. ಅನಂತರ ಅವಳ ಕಡೆ ತಿರುಗಿ ಹೇಳಿದ—“ಸಾಹೇಬರು ಹೇಗೂ ಜೀಲೆಯಲ್ಲೇ ಇದ್ದಾರೆ ಮೇಡಂ! ಅಂದಮೇಲೆ ಶೋಕದ ಚಿಂತೆ ನೀವು ಯಾಕೆ ಮಾಡ್ದಿರಿ! ಬಳಿ ಮೋದಲು ಆಯ್ದು ಮಾಡಿ.”

ತುಂಬತನದಿಂದ ತುಂಬಿದ ಅವಳು ಪಕ್ಕದಲ್ಲಿ ಮುಖಶೋರಿಸುತ್ತ ನಿಂತಿದ್ದ ಪವಾರನನ್ನು ಭೇದಿಸಿದಳು.

“ಹೇಳಿ ಸಾಹೇಬರೇ!”

ಪವಾರನ ಹಣ್ಣಾದ ಬಟಾಣಿಯ ಹಾಗೆ ಅರಳಿರುವ ಮೂಗು ಪರಿಹಾಸದಿಂದ ಸ್ವಲ್ಪ ಸಡಿಲವಾಯಿತು.

“ಹೇಳಿ ಏಕೆ ಏನಿದೆ? ನೀನು ನಿನ್ನದೇ ಮಾತು ಹಿಡಿದುಕೊಂಡು ಕೂಡಿದ್ದೀರ್ಯಲ್ಲ. ಸ್ವಯಂ ನಿಧಾರ ಮಾಡು. ಇದಕ್ಕೇ ಹೇಳಿಸಾದು. ತಾನೆ ತೋಡಿದ ಬಾವಿಯಲ್ಲಿ ತಾನೇ ಬಿಂಳಿಸಾದು ಅಂತ! ಮಗಾ... ಯಾವ ತೊಡಕಿನಲ್ಲಿ ಬಿದ್ದನೋ ಟ್ರೈಡ್ ಯೂನಿಯನ್ ಮನುಷ್ಯ!”

ಆ ಸಂಚೆ ಅವಳಿಗೆ ಒಹಳ ಸಂತೋಷ ಕೊಟ್ಟ ಸಂಗತಿಯೆಂದರೆ ಸುನಂದಾಳ ಮಗುವಿಗಾಗಿ ನಾಲ್ಕುನೂರ ಐವತ್ತು ರೂಪಾಯಿಕೊಟ್ಟು ನಕ್ಷತ್ರಾಕಾರದ ಒಂದು ಲೋಲಾಕು ವಿರೀದಿಸಿದ್ದು. ಸೂಕ್ಷ್ಮವಾಗಿದ್ದರೂ ಸುಂದರವಾಗಿತ್ತು. ಲೋಲಾಕಿನ ನಡುವೆ ಮುತ್ತು ಶೋಗುಹಾಕಲಾಗಿತ್ತು. ಮಹಾರಾಷ್ಟ್ರಯನ್ ಶೈಲಿಯಲ್ಲಿ. ಮಾರಾಟದ ಯುವಕ ಲೋಲಾಕಿನ ವಿಶೇಷತೆಯನ್ನು ವರ್ಣಿಸಿದ. “ಈ ಲೋಲಾಕಿನಿಂದ ಮಗುವಿನ ಕಿರಿಯನ್ನು ಭೇದಿಸಬಹುದು.”

ಪವಾರ ಎಲ್ಲ ಕಾರ್ಯ-ವ್ಯಾಪಾರಗಳನ್ನು ವಿಸ್ತೃತ ತುಂಬಿದ ಮೌನದಿಂದ ನೋಡಿದ ಲೋಲಾಕನ್ನು ವಿರೀದಿಸಿದ ಅನಂತರ ಹತ್ತಿಕ್ಕಿಕೊಂಡ ತನ್ನ ಜಿಜ್ಞಾಸೆಯನ್ನು ಮುಂದಿಟ್ಟು.

“ಮುನಿಯಾಳಿಗಾಗಿ ಖರೀದಿಸಿದೆಯಾ?”

“ಮುನಿಯಾ ಹಾಕೊಂಡಿದಾಳೆ.”

“ಮತ್ತೆ?”

ಏನು ಉತ್ತರ ಹೇಳುವುದು? ಗೊಂದಲದಲ್ಲಿ ಬಿದ್ದಳು. ಅನಂತರ ಅನಿಸಿತು, ಗೊಂದಲ ಯಾಕೆ? ತಾಯಿಯಿಲ್ಲದ ಶ್ರೀತಿಯ ಮಗುವಿಗೆ ಅವಳು ಏನಾದರೂ ವಸ್ತುವನ್ನು ಕಾಣಿಕೆಯಾಗಿ ಕೊಡಬಾರದೇನು? ಅದಕ್ಕೆ ಸಂಬಂಧ ಹುಡುಕಬೇಕಾದ ಅವಶ್ಯಕತೆಯಿದೆಯೇ!”

“ಹೇಳಲ್ಲಿ... ಅಥವಾ ಹೇಳೋದಕ್ಕೆ ಇಷ್ಟು ಇಲ್ಲವಾ?”

ಅವಳು ಕರುಹಾಪೂರಿತವಾದ ನಗು ನಕ್ಕಳು.

“ನನಗೆನು ಅನಿಸ್ತು ಇದೆ ಗೊತ್ತೆ ಮುನಿಯಾಳಿಗಾಗಿ ನಾನು ಇದನ್ನು ಖರೀದಿಸಿಲ್ಲ ಅಂದಕೂಡಲೇ ನಿಮಗೆ ಅನುಮಾನ ಬಂದಿರಬಹುದು. ವಾಸ್ತವವಾಗಿ ಈ ಲೋಲಾಕನ್ನು ಯಾರಿಗಾಗಿ ಖರೀದಿಸಿದೇನೆ ಅಂತೆ.”

“ಸುನಂದಾಳ ಮಗಳಿಗೆ! ನಾನು ತಪ್ಪಿದೆನಾ?”

“ವಿಕದಂ ಸರಿಯಾಗಿದೆ. ಚನ್ನಾಗಿ ಹೇಳಿದಿರಿ.”

“ಎಲ್ಲ ಮೂಲ್ಯತನಗಳಾಚಿ ನಿನ್ನ ಈ ಎಲ್ಲ ಆಲೋಚನೆಗಳು...”

“ವಿನು?”

“ಒಳ್ಳಿಯಿದೆನಿಸುತ್ತದೆ.” ಪವಾರ ನಿಟ್ಟಿಸಿರುಬಿಟ್ಟ.

“ಬಂದು ಕೆಲಸ ಮಾಡಬೇಕಲ್ಲ ನೀವು....” ಅವಳು ಪವಾರನನ್ನು ಪ್ರಸನ್ನಗೊಳಿಸಲು ಬಯಸಿದಳು.

“ಹೇಳು.”

“ನನ್ನ ಜೊತೆಗೆ ಪ್ರತಾಪನಗರಕ್ಕೆ ಬರಲು ಸಮಯ ಬಿಡುವು ಮಾಡೋಳ್ಳಬೇಕಲ್ಲ...”

“ನೀನು ಒಬ್ಬಳೇ ಹೋಗಬೇಕಾಗುತ್ತದೆ. ಕಷ್ಟ ನನಗೆ. ವಿದೇಶಕ್ಕೆ ಹೋಗೋದಕ್ಕೆ ಮುಂಚೆ ಯೂನಿಯನ್‌ನ ಹಿಂದುಳಿದ ಅನೇಕ ಕೆಲಸಗಳನ್ನು ಮಾಡಬೇಕಾಗಿದೆ. ವಿಮಲಾಬೆನ್‌ಳ ಗೆಲಪು ಸಂಘಟನೆಯ ಕಾರ್ಯಕರ್ತರಲ್ಲಿ ಹೋಸ ಜೀವ ತುಂಬಿದೆ. ಯೂನಿಯನ್ ನೀತಿಗೆ ಸಂಬಂಧಿಸಿದ ಹಾಗೆ ನಿರ್ಣಯಗಳನ್ನು ಕೈಗೊಳ್ಳಬೇಕಾಗಿದೆ. ಸೇನೆಯ ಹೆಚ್ಚಿಸಿರುವ ಪ್ರಭಾವವನ್ನು ನಾವು ಹಿಂದಕ್ಕೆ ಹಾಕಿದೇವೆ. ಅಣ್ಣ ಸಾಹೇಬರು ಭಾಲೆಂಜ್ ಕೊಟ್ಟಿದ್ದಾರೆ. ನಾವು ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಸೇನೆಯ ಭಗವಾಧ್ಯಜದ ಕೆಳಗಿರುವ ನಮ್ಮ ಅನೇಕ ಹೋಟಗಳನ್ನು ಬಿಡುಗಡೆಗೊಳಿಸಬೇಕಾಗಿದೆ....”

“ಇರಾಕ್‌ನಲ್ಲಿ ಗಗನಚುಂಬಿ ಇಮಾರತಗಳ ಸುಂದರ ಕಾಲೋನಿ ತಯಾರಿಸಿದ ಬಿಲ್ಲರ್ ಸುಭಾಷ್ ಬನ್ನಲ ಸುದೀರ್ಘ ವಿದೇಶ ಪ್ರವಾಸದ ಅನಂತರ ಪ್ರೇಶ್ ಆಗಿ ದೇಶಕ್ಕೆ ಮರಳಿದ್ದಾರೆ. ‘ರಿಜರ್ವ್‌ಸನ್‌ ಬೆವರಿ’ಯ ಭೂಮಿಯ ಮಣ್ಣ ಮತ್ತೆ ಅವರಿಗೆ

810 / ಆವಿಗೆ

ಕೊಂದರೆ ಕೊಡತೊಡಗಿದೆ ಎಂದು ಕೇಳಿದ್ದೇನೆ. ಅವರಿಗಿನನ್ನು ಅದರ ಆಸೆ ಹೋಗಿಲ್ಲ.”
ಪವಾರ ವಿಷಯ ಪ್ರಾರಂಭಿಸಿದವನು ಬಿಡಲು ತಯಾರಿರಿಲ್ಲ.

“ಅಣ್ಣಾಸಾಹೇಬರು ಹೇಳ್ತಾ ಇದ್ದರು-ಮೊನ್ನೆ ರಾತ್ರಿ ಸುಮಾರು ಒಂದೂವರೆ ಗಂಟೆಗೆ ಅವರ ಪೋನ್ನಾ ಗಂಟೆ ಬಾರಿಸಿತು. ಬಹುಶಃ ಲಂಡನ್‌ನಿಂದ ಆವಂತಿಕಾ ಪೋನ್ನಾ ಮಾಡಿರಬಹುದು ಅಂದುಕೊಂಡರು. ಯಾವುದೋ ಅಜ್ಞಾತ ವ್ಯಕ್ತಿ ಪೋನ್ನಾ ಮಾಡಿದ್ದ. ಅವನು ಗವಳಿ ಗುಂಪಿನ ವ್ಯಕ್ತಿಯಾಗಿದ್ದರೂ, ಸ್ವಯಂ ಅಣ್ಣಾಸಾಹೇಬರ ಭಕ್ತ ಎಂದು ಹೇಳಿಕೊಂಡ. ಆ ಅಜ್ಞಾತ ವ್ಯಕ್ತಿ ಸೂಚನೆ ಕೊಟ್ಟಿದ್ದ ಅಂದರೆ-ಬಿಲ್ಲರ್ ಸುಭಾಷ್ ಬನ್ನಲನ ಕಡೆಯಿಂದ ಅವರ ಹೆಸರಿನ ಸುಪಾರಿಯನ್ನು ಗವಳಿ ಗುಂಪಿಗೆ ನೀಡಲಾಗಿದೆ. ತಮ್ಮ ರಕ್ಷಣೆಯ ವಿಷಯದಲ್ಲಿ ಅವರು ಜಾಗ್ರತ್ರಾಗಿರಬೇಕು ಅಂದನಂತೆ.”

ಪವಾರ ಸ್ವಲ್ಪ ತೆದೆದ.

“ಇದೆಲ್ಲೋ ಹುಡುಗಾಟಿಕೆಯ ಕೆಲಸ, ಯಾರೋ ಅವರನ್ನು ಗಾಬರಿಗೊಳಿಸಲು ಮಾಡಿರುವ ತಂತ್ರ ಎಂದು ಅಣ್ಣಾ ಸಾಹೇಬರ ಅನುಮಾನ. ಕಳೆದ ಹತ್ತು ವರ್ಷಗಳಿಂದ ಅವನ ಹಾಗೆಯೇ ಅನೇಕ ಅಜ್ಞಾತ ಶುಭಚಿಂತಕರು ಅವರಿಗೆ ಆಗಾಗ್ಗೆ ಪೋನ್ನಾ ಮಾಡಿ, ಅವರಿಗೆ ಸುಪಾರಿ ಕೊಡಲಾಗಿದೆ ಎಂಬ ವಿಷಯ ತಿಳಿಸುತ್ತಾನೇ ಬಂದಿದಾರೆ. ಆದರೆ ಅವರು ಈವರೆಗೆ ಬದುಕಿದಾರೆ. ಅವರಿಗೆ ಈ ವಿಷಯ ಗೊತ್ತಿರಲಿಕ್ಕಳ್ಳಿ!”

“ಮನಸ್ಸಿನಲ್ಲಿ ಆತಂಕ-ಭಯ ಉಂಟುಮಾಡಲು ಇದೂ ಒಂದು ವಿಧಾನ! ಗುಂಡಿನಿಂದ ಹೊಡೆಯಬೇಡ, ಹೊಡೆದುರುಳಿಸವ ಭಯದಿಂದಲೇ ಕೊಲ್ಲು-ಅನ್ನೋದು ಇದರ ಹಿಂದಿನ ಲಾಜಿಕ್ಕು!”

“ಅರೆ, ಖಾಲಿ ಮನೆಯನ್ನು ಗುಡಿಸಿ ಸ್ವಜ್ಞಗೊಳಿಸುವ ತಿಳಿವಳಿಕೆಯನ್ನು ನಿನಗೆ ಯಾರೇ ಕೊಟ್ಟಿದ್ದು ನಮ್ಮೀ?” ಅಮೃತ ಕರ್ಮ ಸ್ವರ ಅವಳನ್ನು ಒಮ್ಮೆಲೇ ಯೋಚನೆಯಿಂದ ಹೊರಗೆ ತಂದಿತು.

ಅವಳು ಪ್ರತಿವಾದ ಮಾಡಿದಱ್ಳು.

“ಮನೆಯ ಚಾವಿ ತಗೊಳ್ಳೋದಕ್ಕೆ ಏ. ಕರೆರಿಯಾ ಇನ್ನೇನು ಬರಲಿಕ್ಕಿಧಾರೆ. ಹೊಲಸು-ಕೊಳೆ ಯದ್ವಾತದ್ವಾ ತುಂಬಿಕೊಂಡಿದ್ದನ್ನು ನೋಡಿ ಗಾಬರಿಗೊಳ್ಳಲಿಕ್ಕಿಲ್ಲವಾ?”

ಆಗಲೇ ಮನೆಯನ್ನು ಪ್ರವೇಶಿಸುತ್ತಿರುವ ಕರಮರಕರ ಆಂಟಿಯ ಬಗ್ಗೆ ಅಮೃತ ಗಮನ ಹೋಯಿತು. ತಕ್ಷಣ ಅವಳು ಒಮ್ಮೆಲೇ ಸ್ವರ ಬದಲಿಸಿ ತಯಾರಿಸಿದ ಅನ್ನದ ಹಾಗೆ ಅರಳಿಕೊಂಡಬಳ್ಳ.

“ಈ ತಲೆ ಕೆಟ್ಟವಳಿಗೆ ನೀವೇ ಒಂದು ಮಾತು ಹೇಳಿ. ಖಾಲಿ ಮನೆಯನ್ನು ಪೌರಕೆಯಿಂದ ಗುಡಿಸುವುದು ಅಂದರೆ ಅಪಶಕುನಾ ಅಲ್ಲವಾ?”

“ನಿಮ್ಮಲ್ಲಿ ಹಾಗೆ ಭಾವಿಸಬಹುದು, ನಮ್ಮಲ್ಲಿ ಹಾಗೇನಿಲ್ಲ.”

ಆಂಟಿಯ ನಾಲ್ಕು ಶಬ್ದಗಳ ಜುಟುಕು ಮಾತು ಅಮೃತ ಮುಖಿವನ್ನು

ಸಿಂಡರಿಸುವಂತೆ ಮಾಡಿತು. ಸಿಟ್ಟಿಗೆದ್ದು ಅವಳು ಮೌನ ವಹಿಸಿದಳು.

ಕರಮರಕರ ಆಂಟಿ ಹೋಸ ಮನೆಗಾಗಿ ಅಡುಗೆ ತಯಾರಿಸಿಕೊಂಡು ತಂದಿದ್ದರು. ಆಲೂಗಡ್ಡೆಯ ಬಣಪಲ್ಲೆ, ಉಪ್ಪು ಹಾಕಿದ ಪೂರಿಗಳು. ಎಳ್ಳಿನ ದಪ್ಪ ಚಟ್ಟಿ. ಬೂಂದಿಯ ಕಡಕ್ ಲಾಡು. ಬೆಳಗಿನ ತಿಂಡಿಗಾಗಿ ಖಾಕರೆಯ ಎರಡು ಪ್ಯಾಕೆಟ್‌, ಮೇಲ್ಮೈ ದೊಡ್ಡದೆರಡು ಪಾಲಿಧಿನ್ ಚೀಲವನ್ನು ಹೊತ್ತು ತಂದಿದ್ದು.

“ಕೈಲ ಅಕ್ಕನವರ ಮನೆಯಲ್ಲಿ ಉಟವಾಯ್ತಾ?” ಆಂಟಿ ಅವಳಿಗೆ ಪ್ರಶ್ನೆ ಮಾಡಿದಳು.

ಅವಳು ವಿವರಣೆ ಕೊಟ್ಟಿಳ್ಳು.

“ಮುನಿಯಾ ಘನ್ನೂ ಉಟಕ್ಕೆ ಹೋಗಿದಾರೆ. ನನಗೆ, ಆಂಟಿ ಸ್ವಲ್ಪವೂ ಹಸಿವೆಯಿಲ್ಲ. ಹೊಟ್ಟೆಯಲ್ಲಿ ಏನೋ ವಿಚಿತ್ರವಾದ ಗಡಾ ಮುಡಿ. ಬೆಳಗಿನಿಂದ ನಾಲ್ಕಾರುಸಾರಿ ಪಾಯಖಾನೆಗೆ ಹೋಗಿಬಂದೆ. ಭಯ ಆಗ್ನ್ಯ ಇದೆ, ದಾರೀಲಿ ಏನಾಗುತ್ತೋ ಅಂತೆ.”

“ಮತ್ತೇನಿಲ್ಲ, ಮನೆ ಬಿಡ್ಡಾ ಇದೀಯಲ್ಲಿ ಏನೋ ಭಯ ಕೂತುಕೊಂಡಿಟ್ಟಿದೆ ನಿನ್ನ ಹೊಟ್ಟೇಲಿ!” ಆಂಟಿ ಅದರ ಕಾರಣವನ್ನು ಅನುಮಾನಿಸಿ ಹೇಳಿದರು. “ಮೇಲೆ ಯಾಕೆ ಬರಲಿಲ್ಲ... ನಾನು ಜೀಷಧ ಮಾಡಿಕೊಡಿದ್ದೆನಲ್ಲ...”

“ಜೀಷಧ ತಗೋತೇನೆ. ನೀವು ಹೋದಲು ಅಮೃನ್ನ ಕೈಲ ಆಂಟಿ ಮನೆಗೆ ಕಳಿಸಿ! ಏನೇ ಆದರೂ ತಿಂದು ಉಂಡು ಬರಲಿ. ಅವರಿಗೂ ತಮ್ಮ ಅಡುಗೆ ವ್ಯವಸ್ಥೆಯನ್ನೆಲ್ಲ ನೋಡಿಕೊಬೇಕಲ್ಲ....”

ಅಮೃ ಸಿಟ್ಟಾಗಿ ತರ್ಕ ಮಾಡಿದಳು.

“ಇವಳ ಮಾತನ್ನು ಕೇಳು, ಮಾಲತಿ, ನಾನು ಇಲ್ಲಿ ಮುಕ್ಕೆಕೊಂಡು ಕುಳಿತುಕೊಳ್ಳಬೇಕು. ಅಲ್ಲಿ ನನ್ನ ಮನೆಯಲ್ಲಿ ಕಾಯ್ತೂ ಇರೋ ಕುಂತಿ ಚಹಾಕ್ಕಾಗಿ ಬಾಯಿ ಬಿಡ್ಡಿರಬಹುದು...”

ಆಂಟಿ ತಿಳಿವಳಿಕೆ ಹೇಳಿದಳು.

“ನಿನ್ನ ಮಾತಿನಲ್ಲಿ ತಪ್ಪೇನಿಲ್ಲ, ಉಮ್ಮೆಂತಾ, ಆದರೆ ಸ್ವಲ್ಪ ಯೋಚನೆ ಮಾಡು, ನಿನಿಗೆ ಕಡಿಮೆ ಕೆಲಸ ಮಾಡಲಿಕ್ಕುಂಟಾ? ಹಸಿದ ಹೊಟ್ಟೆಯಲ್ಲಿದ್ದರೆ ತಲೆ ತಿರುಗೋಡು ಏನಾದರೂ ಆದರೆ! ಅತ್ಯ ಮನೆ ಕೆಲಸ ಮಾಡೋದಕ್ಕೂ ಆಗೋದಿಲ್ಲ. ಕುಂತಿ ತನ್ನ ಮನೆಯಿಂದ ಉಟ-ತಿಂಡಿ ಮುಗಿಸಿಕೊಂಡೆ ಬಂದಿರಬಹುದು. ಧರ್ಮಸಾನಲ್ಲಿ ಚಹಾ ಏನಾದರೂ ಹಾಕ್ಕೊಂಡು ಬಂದಿರಬಹುದು.”

“ಆ ಮನೆಯಲ್ಲಿ ಹೋನ್ ಇದೆಯಲ್ಲವಾ? ನಂಬರ್ ಕೊಡು, ನಾನು ಕುಂತಿಯ ಬಳಿ ಮಾತನಾಡ್ತೇನೆ. ಅವಳು ಚಹಾವನ್ನು ಹೋರಿಗಿನಿಂದ ತರಿಸಿಕೊಳ್ಳಬಾರದಲ್ಲ...!”

“ನಂಬರ್ ಏನೋ ಇದೆ... ನೆನಪಿದ್ದರಲ್ಲವಾ ಅದು!” ಅಮೃ ತನ್ನ ಬೇಜವಾಬ್ದಾರಿತನಕ್ಕೆ ಸಿಟ್ಟಾದಳು. ನಂತರ ಹೇಳಿದಳು—“ಮುನಿಯಾ, ಘನ್ನೂ ಉಟಮಾಡಿ ಬಂದರೆ ನಾನೂ ಹೋಗಿ ಉಂಡು ಬರುತ್ತೇನೆ.”

ಇಗ್ರ / ಆವಿಗೆ

ಚಿಂತೆಯಿಂದ ಕರಮರಕರ ಆಂಟಿ ಅವಳ ಕಡೆ ತಿರುಗಿದಳು.

“ನಾಲ್ಕಾರು ಬಾರಿ ಜುಲಾಬು ಆಗಿದ್ದಕ್ಕೆ ಮುಖ ಹ್ಯಾಗೆ ಇಳಿದುಹೋಗಿದೆ ನೋಡು. ಸಂಜೆಯವರೆಗೆ ನಿಂತುಕೊಳ್ಳೋದು ಕಷ್ಟವಾಗಬಹುದು.”

ಆಂಟಿ ಹಟ ಹಿಡಿದರು. ಸ್ವಲ್ಪ ಹೊತ್ತಿನ ಮಟ್ಟಿಗೆ ಅವಳು ತನ್ನ ಜೊತೆಗೆ ಮೇಲೆಬರಲಿ. ಬಂದು ಬಂದು ಬಟ್ಟಲು ಕಡೆದ ಮೊಸರು ತಿನ್ನಲಿ. ಇಲೆಕ್ಟ್ರಾಲ್ ಕುಡಿಯಲಿ, ಅನಂತರ ಅವರು ಅವಳಿಗೆ ಜುಲಾಬು ಬಂದ್ರು ಆಗುವುದಕ್ಕೆ ಗುಳಿಗೆ ಕೊಡುತ್ತಾರೆ. ಮುಂಜಾಗ್ರತೆಯಾಗಿ ಮತ್ತೊಂದರಡು ಮಾತ್ರೆಗಳನ್ನು ಜೊತೆಗೆ ಇಟ್ಟುಕೊಳ್ಳಲೂ ಕೊಡುತ್ತಾರೆ. ಅಲ್ಲದೆ ಹೊಟ್ಟಿಯ ತೊಂದರೆಗೆ ಮೆಂತೆಯ ಕಷಾಯ ಬಹಳ ಒಳ್ಳೆಯದು. ಆದರೆ ಅದು ತಾತ್ಕಾಲಿಕ ಉಪಾಯ. ಮದ್ದ ತೆಗೆದುಕೊಂಡರೆ ತಕ್ಷಣ ಪ್ರಭಾವ ಆಗುತ್ತದೆ. ಶದ್ಯಕ್ಕೆ ತರ್ಕ್ಷಣದ ಪರಿಹಾರಕ್ಕಾಗಿ ಎಲೋಪಧಿಗೆ ಶರಣಾಗುವುದೇ ಒಳಿತು.”

ಮೆಟ್ಟೀಲೆ ಮೇಲೆ ಹೋಗುವಾಗ ಆಂಟಿ ಉದ್ದಿಗ್ನರಾಗಿ ಗೋಡೆ ಹಿಡಿದುಕೊಂಡು ನಿಂತುಬಿಟ್ಟರು. ಅವಳು ಗಾಬರಿಗೊಂಡಳು. ಅವರಿಗೆ ಆಗಿದ್ದಾದರೂ ಏನು?

“ತಲೆ ಸುತ್ತಿ ಬರಾ ಇದೆಯಾ, ಆಂಟಿ?”

“ಇಲ್ಲ.... ಇಲ್ಲ ಮಗಳೇ!”

“ಏನು ಚಿಂತೆ ಮಾಡಿದೀರಿ?”

“ನಿನ್ನೊಡನೆ ಬಂದು ಅವಶ್ಯಕ ಮಾತನಾಡಬೇಕಾಗಿದೆ. ಮನೆಯಲ್ಲಿ ಮಮತಾಳ ಎದುರಿಗೆ ಮಾತನಾಡೋದು ಸಾಧ್ಯವಾಗಲಾರದು.”

“ನನಗೇನೂ ತಿಳಿತಾ ಇಲ್ಲ. ನೀನು ನಿನ್ನದೇ ಸಮಸ್ಯೆಗಳಲ್ಲಿ ಸಿಲುಕೆ ಕಡಿಮೆ ಚಿಂತೆ ಪಡುತ್ತಾ ಇಲ್ಲ. ಮೇಲಿಂದ ನನ್ನ ಕಷ್ಟಗಳನ್ನೂ ನಿನಗೆ ಹೇಳಿ ನಿನ್ನನ್ನು ಮತ್ತೊಂದು ಬಿಯನ್ನಾಗಿ ಮಾಡಲಾ? ಆದರೆ.... ಏನು ಮಾಡಲಿ? ಹೊಳೀತಾನೇ ಇಲ್ಲ.”

ಬಿನ್ನರಾದ ಅವರು ತನ್ನನ್ನೇ ತಾನು ನಿಂದಿಸಿಕೊಂಡರು.

“ಹೀಗೆಲ್ಲ ಯಾಕೆ ಯೋಚಿಸ್ತಾ ಇದೀರಿ ಆಂಟಿ! ನಾನೂ ನಿಮಗೆ ಮಗಳಲ್ಲವಾ! ಹೇಳಿಗಡೆ ವರಡೊವರೆ ರೂಪಾಯಿಗಳಲ್ಲಿ ಸೀರೆಗೆ ಘಾಲ್ ಹಚ್ಚಿದ್ದರೆ, ನೀವು ನನಗೆ ಮೂರೂವರೆ ರೂಪಾಯಿ ಯಾಕೆ ಕೊಡ್ಡಿದ್ದಿರಿ ಅನ್ನೋದು ನನಗೆ ಗೊತ್ತಿಲ್ಲವಾ!”

ಆಂಟಿ ಸ್ನೇಹದಿಂದ ಅವಳ ತಲೆಗೂಡಲನ್ನು ಸವರಿದರು.

“ಅದನ್ನೆಲ್ಲ ಬಿಡು... ಹಳೆಯ ವಿಚಾರಗಳನ್ನೆಲ್ಲ ಕೆದಕಬೇಡ.”

“ಆಯ್ದು. ಹೇಳೋದಿಲ್ಲ. ಆದರೆ ಹೇಳಿ, ಏನು ವಿಷಯ?”

ಒಮ್ಮೆಲೇ ಕಾತರಣಾದವಳಿಂತೆ ಆಂಟಿ ಅವಳ ಎಡ ಹೋಳನ್ನು ತಮ್ಮ ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದರು.

“ನೀನು ಹೈದರಾಬಾದಾಗೆ ಹೋಗಿದ್ದೀರು ನಮಿತಾ! ನಾನೇನು ಯೋಚಿಸಿದ್ದೆ ಅಂದರೆ, ಗೌಢುವ್ಯ ನಿನ್ನ ಸಂಗಡ ಮಮತಾಳನ್ನು ಕರೆದುಕೊಂಡು ಯಾವುದಾದರೂ

ಮನೋವೈದ್ಯರ ಹತಿರ ಹೋಗಿ ತೋರಿಸೋಣ ಅಂತ.”

“ಯಾಕೆ? ಏನಾಗಿದೆ ಮಮತಾಳಿಗೆ?” ಆಂಟಿಯ ಹೇಳಿಕೆಯಿಂದ ಅವಳು ಬಹುವಾಗಿ ಗಾಬರಿಯಾಡಳು.

“ಕೆಟ್ಟ ಸಂಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ!”

“ಕೆಟ್ಟ ಸಹವಾಸ!” ಅವಳಿಗೆ ಏನೊಂದೂ ಅರ್ಥವಾಗಲಿಲ್ಲ.

ఆంటియ గంటలు కట్టి బంతు. తమ్ము నియంత్రణాదల్లిడలు అవరు మాడుతింద ప్రయత్న వచ్చావాయితు.

“ಕದ್ದು ಮುಚ್ಚಿ ಮಮತಾ ತ್ರುಗ್ ತೆಗೆದುಕೊಳ್ಳಲು ಪ್ರಾರಂಭಿಸಿದಾಗೆ. ಕೇಮಿಕಲ್,
೨೧

“ଲୋକ...”

“ಉಂ.... ಏನು ಮಾಡಿದ್ದೀ!”

“ಮುಲಗೋದಕ್ಕೆ ಬಿಡು, ಹಷಣ! ಬಹಳ ದಳಿವಾಗಿದೆ. ಈಗ ಹತ್ತು ನಿಮಿಷ ಮುಂಚೆಯಪ್ಪೇ ಸಫಾರಿಯಲ್ಲಿ ಹೈದ್ರಾಬಾದಿಗೆ ಕೊಂಡೊಯ್ಯುವ ಬಟ್ಟೆಗಳನ್ನೆಲ್ಲ ಜೋಡಿಸಿಟ್ಟಿದ್ದೇನೆ. ಹದಿನೆಂಟು ಇಂಚಿನ ಸಫಾರಿ ನನ್ನ ಅವಶ್ಯಕತೆಗೆ ಸಾಲುತ್ತದೆ ಅಂದುಕೊಂಡಿದ್ದೆ. ಈಗ ಅನ್ನಸುತ್ತಿದೆ, ಇನ್ನೂ ಬಹಳಪ್ಪನ್ನು ತುಂಬೋದಿದೆ. ಮತ್ತೊಂದು ಏರೋಬಾಗ್‌ನ ಅವಶ್ಯಕತೆಯಂತಹಾಗುತ್ತದೆ. ಸರಿಯಾಗಿರುವ ಏರೋಬಾಗ್ ಯಾವುದೂ ಮನೆಯಲ್ಲಿಲ್ಲ. ಆದರೆ ಪ್ರವಾಸಕ್ಕೆ ಬೇಕೇಬೇಕು. ನಾನಂತರ ರೋಮಾಂಚಿತಳಾಗಿದ್ದೇನೆ. ಹವಾನಿಯಂತ್ರಿತ ಡಬ್ಲಿಯಲ್ಲಿ ನನ್ನ ಪ್ರವಾಸ. ಏರೋಬಾಗನ್ನು ಗೌತಮಿಯಿಂದಲೇ ಕೇಳಿ ತಗೋಬೇಕು. ಹದಿನೆಂಟು ಇಂಚಿನ ಸಫಾರಿಯೇನು ನಾನು ಖರೀದಿಸಿದ್ದೂ? ಗೌತಮಿಯೇ ಕಾಳಿಕೆಯಾಗಿ ಕೊಟ್ಟಿದ್ದು. ಸಫಾರಿಯ ಬಣ್ಣ ತನ್ನನ್ನು ಚುಚ್ಚಿತೆ ಅನ್ನುತ್ತಿದ್ದಳು. ಬಾಗ್ ವಿಕದಂ ಹೋಸದು. ಎಲ್ಲಿಯೋ ಒಂದೆರಡುಬಾರಿ ಅವಳ ಪತಿ ಅಶೋಕ ಉಪಯೋಗಿಸಿರಬಹುದು. ಬಾಗ್ ತಗೋಳ್ಳುವಾಗ ಸಂಕೋಚ ಆಯಿತು. ಆದರೆ ಸಫಾರಿಯ ಬಣ್ಣ ಅವಳಿಗೆ ಇಷ್ಟವಿಲ್ಲ.

“ಒಂದು ಮೋಜಿನ ಸಂಗತಿ ಹೇಳಲಾ... ನಿನ್ನ ಕಣ್ಣ ಜಿಗಿದು ಹೊರಗೆ ಬಂದುಬಿಡುತ್ತದೆ.”

“సహారియ ఒళగె చూవిగళన్న ఇట్టుకొళ్లు ఒందు పుట్టి జీలవిదే. ఆ పాకేటినల్లియే ఎల్ల చూవిగళూ ఇవే ఎందు గౌతమి హేళిద్దశు. సామాను తుంబుపుడక్క ముంజె ఎల్ల చూవిగళన్న పరీక్షిసలు ఆ జిక్క జీలవన్న తేరేదే. హషా! ననగంతూ సప్ర ముట్టిదహగాయితు. గోత్తిదేయా నినగే చూవిగళ హోరతాగి ఆ జీలదల్లి మతేను కేగే సిక్కితు అంతే! నిహోధద తేరేద

ಇಂಳ / ಆವಿಗೆ

ಪ್ಯಾಕೆಟ್! ಯಾರೋ ಕೈಮೇಲೆ ಜೇಳು ಇಟ್ಟಿದಾರೇನೋ ಅನಿಸ್ತು. ಹ್ಯಾಗೆ ಹ್ಯಾಗೋ ಸಂಬಾಳಿಸಿಕೊಂಡೆ. ನಿರೋಧದ ಪ್ಯಾಕೆಟನ್ನು ಎಲ್ಲಿ ಮುಚ್ಚಿಟ್ಟುಕೊಳ್ಳಲಿ? ಚಾವಿಗಳಿರುವ ಅದೇ ಪಾಕೆಟಿನಲ್ಲಿಯೇ? ಬೆವರು ಹರಿಯೋದಕ್ಕೆ ತುರುವಾಯ್ತು. ಮನೆಯಲ್ಲಿ ಯಾರಾದರೂ ಬ್ಯಾಗ್ ತೆರೆದು ನೋಡಿದ್ದರೆ! ಮನೆಯಲ್ಲಿ ಆ ಸಫಾರಿಯನ್ನು ತೂಗಾಡಿಸಿಕೊಂಡು ಹೊಕ್ಕಾಗಲೇ ಅಮ್ಮ ಎಂಥ ನಿಗೂಢ-ಪತ್ತೇದಾರಿ ಕಣ್ಣಲ್ಲಿ ನೋಡಿದ್ದಳು. ಅವಳಿಗನಿಸಿರಬೇಕು-ಸಂಶಯ ನಿರಾಧಾರವಾದದ್ದಲ್ಲ. ಹಾಗೇ ಮನೆಯಲ್ಲಿ ಬ್ಯಾಗನ್ನು ಬಿಟ್ಟು, ಸಾಬೂನು, ಪೇಸ್ ಇತ್ಯಾದಿಗಳನ್ನು ವಿರೀದಿಸಲು ರಸ್ತೆಗಳಿದು ‘ಅನ್ನಪೂರ್ಣ ಜನರಲ್ ಸ್ಮೋಸ್‌ಎಂಪರ್ ಹೋಗಿದ್ದೇ....’

“ಆದರೆ ಒಂದು ತರ್ಕ ಮಾತ್ರ ರಾಮಭಾಣದ ಹಾಗೆ ನನ್ನ ಬೆವರಿನಲ್ಲಿ ತೊಯ್ದು ಮುಖವನ್ನು ಶೀತಲಗೊಳಿಸಿತ್ತು...”

“ಬ್ಯಾಗನ್ನು ಅಮ್ಮ ಒಮ್ಮೆ ತೆರೆದು ನೋಡಿದ್ದರೆ, ಮತ್ತು ಅವಳ ಹದ್ದಿನ ಕಣ್ಣ ಚಾವಿ ಇರುವ ಪಾಕೆಟನ್ನು ಶೋಧಿಸಿದ್ದರೆ, ನಾನು ಹಿಂದಕ್ಕೆ ಮನೆಯ ಒಳಗಡೆ ಕಾಲಿಡಲು ಸಾಧ್ಯವೇ ಆಗುತ್ತಿರಲಿಲ್ಲ. ಜಟ್ಟು ಹಿಡಿದು ಅಮ್ಮ ಅಂಗಳದಲ್ಲಿಯೇ ನನ್ನನ್ನು ಮಗಿದುಬಿಡುತ್ತಿದ್ದಳು.

“ಸಮಾಧಾನದ ಉಸಿರುಬಿಟ್ಟು ಗೌತಮಿಗೆ ಪ್ರೋನ್ ಮಾಡಿದೆ. ಅವಳಿಗೆ ಎಲ್ಲ ವಿಷಯ ತಿಳಿಸಿ ಈ ನಿರೋಧ ಪ್ಯಾಕೆಟನ್ನು ನಾನೇನು ಮಾಡಲಿ ಎಂದು ಕೇಳಿದೆ. ಏರೊಬ್ಯಾಗ್ನ ವಿಷಯವಾಗಿಯೂ ಕೇಳಬೇಕಾಗಿತ್ತು ನನಗೆ.

ಆತ್ಮರಕ್ಷಣೆಯ ದೃಷ್ಟಿಯಿಂದ ನಮ್ಮ ಎಲ್ಲ ಮಾತುಕೆ ಇಂಗ್ಲಿಷ್‌ನಲ್ಲಿಯೇ ನಡೆದವು. ನಿರೋಧದ ತೆರೆದ ಪ್ಯಾಕೆಟನ್ ವಿಷಯ ಕೇಳುತ್ತಲೇ ಗೌತಮಿ ಬೆಂಕಿ ಹತ್ತಿರ ಪಟ್ಟಾಕಿ ಸರದ ಹಾಗೆ ಸಿಡಿದಳು. ಗಂಡ ಅಶೋಕನಿಗೆ ಅವನ ಅಮ್ಮ-ಅಕ್ಕನ್... ಕೆವಿಯಲ್ಲಿ ಜಾಲೆಯನ್ನುಗುಳುವ ಬ್ಯಾಗ್ ಭಂಡಾರವನ್ನೇ ಸುರಿಸಿ ಸುಮ್ಮನಾದಳು. ವಿನೋದ ಮಾಡುತ್ತ ಹೇಳಿದಳು-ಪ್ಯಾಕೆಟ್ ಹ್ಯಾಗಿದ್ದರೂ ಹೋಗಿದೆಯಲ್ಲ, ಅದನ್ನು ಬಟ್ಟೆಯ ಅಡಿಯಲ್ಲಿ ಮುಚ್ಚಿ ಸರಿಯಾಗಿ ಜೋಪಾನವಾಗಿಟ್ಟುಕೊ. ನಿನಗೇ ಯಾವ ಸಮಯದಲ್ಲಿ ಕೆಲಸಕ್ಕೆ ಬರುತ್ತದೆಯೋ ಗೊತ್ತಿಲ್ಲ. ನೀನಂತೂ ಮುಟ್ಟಿರೆ ಮುನಿ. ಎಚ್ಚರಿಕೆಯ ಅವಶ್ಯಕತೆಯಿದ್ದರೂ ಅಂಗಡಿಗೆ ಹೋಗಿ ನಿರೋಧವನ್ನು ವಿರೀದಿಸಲಾರೆ.”

ಗೌತಮಿ ಏರೊ ಬ್ಯಾಗ್ ವಿಷಯ ಕೇಳುತ್ತಲೇ ಸಿಡಿಮಿಡಿಗೊಂಡಳು.

“ಓ... ನಮಿತಾ! ದಡ್ಡಿ... ಬೆಳಿಗೆ ಗಾಡಿ ಹಿಡಿಬೇಕು ನೀನು, ಈಗ ಹೇಳಿದೀಯಲ್ಲ ಏರೊಬ್ಯಾಗ್ನ ಅವಶ್ಯಕತೆ ಇದೆ ಅಂತ.”

“ಈಗ ನೋಡು, ಒಂದೇ ಉಪಾಯ ಇದೆ. ನೀನು ಆಫೀಸಿಗೆ ಬಂದು ಸ್ವೇಶನ್ನಿಗೆ ಹೋಗು. ಏರೊಬ್ಯಾಗನ್ನು ನಾನು ಆಫೀಸಿಗೆ ತರುತ್ತೇನೆ. ಅದರಲ್ಲಿ ತುರುಕುವ ಸಾಮಾನುಗಳನ್ನೆಲ್ಲ ಯಾವುದಾದರೂ ಒಂದು ಜೀಲದಲ್ಲಿ ತುಂಬಿಕೊಂಡು ಬಾ. ಇಲ್ಲಿ

ಬಂದಮೇಲೆ ಆರಾಮಾಗಿ ಪರಾಬ್ಯಾಗ್‌ಗೆ ಬದಲಿಸಿದರಾಯಿತು. ನನ್ನ ಪ್ರವಾಸದ ಸಾಮಗ್ರಿಗಳನ್ನು ನಾನು ಜೊತೆಗೆ ತಂದುಕೊಳ್ಳಬೇಕು. ಕೆಲಸ ಎಷ್ಟಿದೆಯೆಂದರೆ ತಿರುಗಿ ಮನೆಗೆ ಹೋಗಲೂ ಸಾಧ್ಯವಾಗುವುದಿಲ್ಲ. ನಾಲ್ಕುವರೆಗೆ ನನ್ನ ಝ್ಯೇಟ್. ಝ್ಯೇಟ್ ತಡ ಆಗಿದ್ದರೆ ಎಂಟು ಎಂಟೂವರೆಗೆ ನಾನು ಹೈದರಾಬಾದ್ ತಲುಪುತ್ತೇನೆ. ಒಬ್ಬ ಹಿತಚಿಂತಕನೊಡನೆ ‘ಹಾಲಿಡೇ ಇನ್’ ದಲ್ಲಿ ರಾತ್ರಿಯ ಭೋಜನ. ಬೆಳಿಗೆ ನೀನು ಅಂಜಬುರುಕೆ ಇದೀಯಲ್ಲ. ಸಿಕಂದರಾಬಾದ್ ಸೈಲೆನ್ ಹೋಗಿ ನಂಬರ್ ಎ.ಎಸ್.ಟೋ. ದ ಎದುರಿಗೆ ನಿಂತಿರ್ತೇನೆ. ಸಿದ್ಧವಾಗಿ. ಇಲ್ಲವಾದರೆ ನೀನು ಜೀವ ಬಿಡ್ಡಿಯೆ.”

“ಅಮೃನ ಅಭಿಪ್ರಾಯ ಕೇಳಬೇಡ, ಅದೇ ಒಳ್ಳೆಯದು ಹಷಣ!”

“ಹೈದರಾಬಾದಿಗೆ ಹೋಗೋ ವಿಷಯದಲ್ಲಿ ಮೌನ್ಯ ಸಂಚೆ ಅಮೃ ಹಾಡಿನೊಂದಿಗೆ ಅರತಿ ಎತ್ತಿ ಮುಗಿಸಿದ್ದಾಳೆ ನನಗೆ. ನೆನಪು ಮಾಡಿಕೊಂಡರೆ ಕೊದಲು ಕಿತ್ತಪ್ಪ ನೋವು ತುಂಬಿಕೊಳ್ಳುತ್ತದೆ. ‘ಹೈದರಾಬಾದ್ ಗಾಡಿಯಲ್ಲಿ ನೀನು ಕೂತರೆ ಮುಗಿಯಿತು. ಜನ್ಮದ ನರಕ, ಜೀವಂತ ಇದ್ದೂ ಇಲ್ಲದ ಹಾಗೆ. ಎದೆಯ ಮೇಲೆ ಕಲ್ಲು ಹೇರಿಕೊಳ್ಳೇನೆ. ನಿನ್ನ ಅಪ್ಪಾಚಿ ಅಷ್ಟೇ ಅಲ್ಲ, ಚಿತೆಯೇರಿದ್ದು, ಸಂಗಡ ನೀನೂ ಬೂದಿಯಾಗಿದೀಯಾ ಅಂದುಕೊಳ್ಳೇನೆ.’”

“ನಿಜ ಹೇಳಲೂ ಹಷಣ! ದಿನದಿನದ ಕಿರಿಕಿರಿಯಿಂದ ಬೇಸ್ತಿದ್ದೇನೆ. ಮುನಿಯಾ ಮತ್ತು ಭುನ್ನಾ ಅವರಿಂದ ವಿದಾಯ ಹೇಳುವ ನೋವನ್ನು ಬಿಟ್ಟರೆ, ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ, ಹನ್ನೂಂದು ತಿಂಗಳಾದರೂ ಸರಿ, ಅಮೃನಿಂದ ದೂರವಾಗಿ ಸುಖಿದಿಂದ ಇರಬಲ್ಲೆ ಎಂದು ಸಮಾಧಾನವಾಗುತ್ತದೆ.”

“ಗೌತಮಿಯೊಡನೆ ನಾನು ಹೇಳಿದ್ದೇನೆ. ಮನೆಯಲ್ಲಿ ಅಮೃನೊಡನೆ ಇನ್ನು ನಾನು ಭಾಳುವುದು ಸಾಧ್ಯವಿಲ್ಲ. ಯಾವುದಾದರೂ ಸೂಕ್ತವಾದ ಸ್ಥಳವನ್ನು ಮುದುಕಿ ಇಡು. ಹೈದರಾಬಾದ್‌ನಿಂದ ಹಿಂತಿರುಗಿದ ನಾನು ಮನೆಯಲ್ಲಿ ಕಾಲಿಡಲು ಬಯಸುವುದಿಲ್ಲ. ಎಷ್ಟೇ ಮಾನಸಿಕ ಕಷ್ಟವನ್ನು ಅನುಭವಿಸಬೇಕಾಗಿ ಬಂದರೂ ಸರಿ, ಅನುಭವಿಸುತ್ತೇನೆ.

“ಸಹನೆ ತಾಳ್ಳಿಗಳಿಗೂ ಒಂದು ಮುತ್ತಿಯಿರುತ್ತದೆ ಹಷಣ! ಒಮ್ಮೆಷ್ಟೆ ನನ್ನನ್ನು ಜೊರುಜೊರು ಮಾಡುತ್ತ ಸಂಶಯ ತಲೆಯಿತ್ತುತ್ತದೆ – ನಾನು ಅಮೃನ ಮಗಳೇ ಅಲ್ಲವಾ? ಅವಳ ಹೊಣೆಯಲ್ಲಿಯೇ ಹುಟ್ಟಿದವಣು!

“ನನ್ನನ್ನೇ ಮಧ್ಯಾಸಿಕೊಳ್ಳುತ್ತ, ತಡೆದುಕೊಳ್ಳುತ್ತ ಪಕ್ಕೆಯೆಲ್ಲ ಮುರಿದುಹೋಗುತ್ತಿದೆ. ಹಟಮಾರಿ ಬಾಲಕನಂತೆ, ತಪ್ಪಿಸಿಕೊಂಡ ಬೆರಳನ್ನು ಮತ್ತೆ ಮತ್ತೆ ಹಿಡಿದು ಆತ್ಮತಕ್ಷ ತಟ್ಟಿತೊಡಗುತ್ತದೆ. ಇಷ್ಟೂಂದು ತುಷ್ಟಿಗಿದ್ದರೆ ಬೇರೆಯವರು ಯಾಕೆ ನನ್ನನ್ನು ತಮ್ಮ ಮುಡಿಲಿನಲ್ಲಿ ಅಪ್ಪಿ ಅಂಟಿಸಿಕೊಳ್ಳುತ್ತಿದ್ದರು?”

“ವಾರದ ಹಿಂದೆ ಒಂದು ಸಂಚೆ ಪ್ರಾಪನಗರದ ‘ಶಿವಪುರಮಾರಿ ದೇವಿ ಚಾಳ’ದಲ್ಲಿ ಕಿರೋರಿಬಾಯಿಯನ್ನು ಭೇಟಿಯಾಗಲು ಅವಳ ವೀರಾಲಿಗೆ ಹೋಗಿದ್ದಳು. ಗ್ರಾಸ್ ಬಲೆಯ ಎದುರು ಬಹುಶಃ ಹಾಲು ಕಾಯ್ದು ಮೇಲೆ ಬರುತ್ತಿರುವುದನ್ನು ನಿರೀಕ್ಷಿಸುತ್ತ

ಇಂತಹ / ಆವಿಗೆ

ನಿಂತಿದ್ದಾಕ್ಕಿ. ಮುಂದೂಡಿದ್ದ ಬಾಗಿಲನ್ನು ತಳ್ಳಿ ನಾನು ಒಳಗೆ ಹೋದೆ. ಅವಳಿಗೆ ಗೊತ್ತೇ ಆಗಲಿಲ್ಲ. ಬಾಗಿಲು ತಳ್ಳುವಾಗ ನಿಧಾನವಾಗಿ ತಳ್ಳಿದರೂ ಶಬ್ದವಾಗದೇನೂ ಇರಲಿಲ್ಲ.

“ಮಾಳಿಗೆಯ ಕೊಂಡಿಗೆ ತೂಗುಹಾಕಿದ್ದ ತೊಟ್ಟಿಲಲ್ಲಿ ಮಗು ಮಲಗಿತ್ತು.

“ತೊಟ್ಟಿಲಲ್ಲಿ ಬಾಗಿ ನೋಡಿದೆ. ಹಣ್ಣಿದ ಪೇರಲದಂತಹ ಮುಖ ಸುಂದರವಾಗಿ ತುಂಬಿಕೊಂಡಿತ್ತು. ಅದರ ಮುಖಿಕ್ಕೆ ಮುಖ ಹಾಕಿ ತಿನೋಣಿ, ಅದನ್ನು ತೀರಿಯಿಂದ ಚುಂಬಿಸೋಣ ಅನಿಸಿತು. ಅದರ ನಿದ್ರೆಗೆ ಭಂಗ ಬಂದಿತೆಂದು ಭಯಪಟ್ಟ ಸಂಯಮ ತಂದುಕೊಂಡೆ.”

“ಆಗಲೂ ಅವಳು ತನ್ನದೇ ಕೆಲಸದಲ್ಲಿ ತನ್ನಯಿ. ಆಚೀಚೆಯ ಸುದ್ದಿಯೇ ಇಲ್ಲ.”

“ಮೆಲುಗಾಲಿನಲ್ಲಿ ಅವಳ ಕಡೆ ಮುಂದುವರಿದು ಅವಳನ್ನು ಹಿಂದಿನಿಂದ ಜೊಂಕವನ್ನು ಅಪ್ಪಿಕೊಂಡೆ. ಗಲಿಬಿಲಿಗೊಂಡ ಅವಳು ಹಿಡಿತದಿಂದ ಬಿಡಿಸಿಕೊಳ್ಳಲು ಹರಿಸಾಹಸ ಮಾಡಿದಳು. ನಮ್ಮ ಮೇಲೆ ದೃಷ್ಟಿ ಬೀಳುತ್ತಲೇ ಅವಿಶ್ವಾಸದಿಂದ ವಿಹ್ವಲಿಳಾದಳು. ‘ಮಗಳೇ ನೀನಾ? ಹೇಗೆ ನಿನಗೆ ನೆನಪು ಬಂತು ಈ ಕರ್ಮಗೇಡಿ ತಾಯಿಯದು, ನನಗೇ ಗೊತ್ತಾಗ್ತಾ ಇಲ್ಲ.’ ಅವಳ ಈ ಆತ್ಮನಿಂದೆಯ ಮಾತುಗಳು ನನ್ನಲ್ಲಿ ಯಾವ ನೋವನ್ನು ಮೀಟಿತೋ, ನಾನು ಅವಳ ತುಕ್ಕು ಹಿಡಿದ ಸರಳನ ಹಾಗೆ ಜರಮರಗುಟ್ಟುವ ಪಕ್ಕೆಲುಬಿನ ಮೇಲೆ ಮುಖವಿಟ್ಟು ರುಂಗಾರ ಅತ್ಯಂತಿಟ್ಟೆ. ಅವಳ ಕಂಪಿಸುವ ಕ್ಷೇತ್ರ ಹೇಗಿತ್ತು, ಅಂದರೆ, ಅದೇ ತಾನೇ ಮಟ್ಟಿದ ಕರುವನ್ನು ನೆಕ್ಕುವ ಹಸುವಿನ ಹಾಗೆ!”

“ಉಳಿಕೆಳಗೆ ಬಿದ್ದ ಹರಿಯುತ್ತಿರುವ ಹಾಲು ಕಾಲನ್ನು ಸ್ವರ್ಥಸುತ್ತಲೇ ಬಿಸಿಬಿಸಿಧಾರೆ ಎಚ್ಚರಿಸಿ ಇಬ್ಬರನ್ನೂ ಬೇರೆ ಮಾಡಿತು.”

“ತಪ್ಪ ಮಾಡಿದ್ದ ನನಗೆ ತುಂಬ ಸಂಕೋಚವನ್ನು ತಂದಿತು.”

“ನನ್ನ ಸಂಕೋಚವನ್ನು ಅರಿತ ಅವಳು ಹೆಗಲು ತಪ್ಪಿಸಮಾಧಾನ ಪಡಿಸಿದಳು. ‘ಚಿಂತ ಪಡಬೇಡ ಮಗಳೇ, ನಿನ್ನನ್ನು ಎದೆಗೆ ಅಪ್ಪಿಕೊಂಡ ಸುಖಿದ ಮುಂದೆ ಈ ಪಾಪ-ಅರಪಾಪ ಹಾಲಿನ ಲುಕ್ಕಾನು ದೊಡ್ಡದಲ್ಲ. ಎಂಥಾ ಜೊತೆಗೂಡಿದ ಆತ್ಮಗಳು. ನಿನಗೇನು ಗೊತ್ತು? ಹೇಳು-ಹೇಳು, ಗಾಳಿಯ ಕುದುರೆಯನ್ನೇರಿ ಏನೂ ಬಂದಿಲ್ಲವಲ್ಲ. ಇಲ್ಲೇ ಪಕ್ಕದಲ್ಲಿ ಪಾಪ ಹಾಲು ತಗೊಂಡು ಬರುತ್ತೇನೆ. ಹಾಲಿಗಾಗಿ ಮಗು ರಾತ್ರಿ ಎದ್ದುಕೊಂಡು ರಚ್ಚಿ ಹಿಡಿಯುತ್ತದೆ. ವಿಷಯ ಹೃದಯಕ್ಕೆ ತಾಪ ಕೊಡೋದಲ್ಲವಾ? ತಾಯಿಯ ಹಾಲಿನ ಸಂತೋಷ ಹೊಟ್ಟಿಯಲ್ಲಿ ನಿಲ್ಲುತ್ತದೆ. ಮೇಲಿನಿಂದ ಕುಡಿಸಿದ್ದ ಒಂದು ಕ್ಷಣಿದ ಮೂತ್ರವಾಗಿ ಹರಿದುಹೋಗುತ್ತದೆ.’”

“ಅವರು ಜೌಕಟ್ಟನ್ನು ದಾಟಿ ಹೋರಗೆ ಹೋಗುತ್ತಲೇ ನಾನು ಜಿಗಿದುಹೋಗಿ ಮಗುವನ್ನು ಎದೆಯಲ್ಲಿ ಎತ್ತಿಕೊಂಡೆ. ಸುಖ-ಸಮಾಧಾನಕ್ಕೆ ಧಕ್ಕೆ ಬರುತ್ತಲೇ ರಾಜಕುಮಾರಿ

ಕುಂಯ್ಯ ಕುರ್ತಾ ಅಂದಳು. ಬಟನ್‌ನಂತಹ ಕಣ್ಣಗಳು ಬಡಿದುಕೊಂಡವು. ನಂತರ ಎದೆಯ ಬೆಜ್ಜಿನ ಅನುಭವದಲ್ಲಿ ಪುನಃ ಮಲಗಿಬಿಟ್ಟಳು.

“ಮಗುವಿನ ಕಾಲುಗಳು ಎಷ್ಟೊಂದು ಉದ್ದವಾಗಿವೆ. ಸುನಂದಾ ವಿಶೇಷ ಉದ್ದವಾಗಿರಲಿಲ್ಲ. ತನ್ನಷ್ಟು ಎತ್ತರವಿರಲಿಲ್ಲ. ಸುಹೈಲನ ಪತ್ತೆಯೂ ಇಲ್ಲ. ಅವನನ್ನು ನೋಡಿಯೂ ಇಲ್ಲ. ಆದರೆ ಮಗುವನ್ನು ನೋಡಿದರೆ ನಿಲುವು ಎತ್ತರವಾಗುತ್ತದೆ ಅನಿಸುತ್ತದೆ. ಸೌಂದರ್ಯ ಸುನಂದಾಳಂತೆಯೇ ಎಂಬುದರಲ್ಲಿ ಸಂದೇಹವಿಲ್ಲ. ನನ್ನ ಮತ್ತು ಸುನಂದಾಳ ರೂಪದಲ್ಲಿ ಸಾಮ್ಯವೇನಾದರೂ ಇತ್ತೀ? ಈ ಮೊದಲು ಒಂದರು ಬಾರಿ ಈ ಪ್ರಶ್ನೆ ನನ್ನನ್ನು ಕಾಡಿದೆ. ಹಷಾರ್, ಕಿಶೋರಿಬಾಯಿಯರನ್ನೇ ಕೇಳಿ ನೋಡೋಣ ಎಂದು ಮನಸ್ಸಿಗೆ ಬಂದಿತ್ತು. ಆದರೆ ಸುನಂದಾ ಇಲ್ಲವಾಗಿರುವಾಗ ಈ ಬಗೆಯ ಅಸಂಗತ ಪ್ರಶ್ನೆಗೆ ಅರ್ಥವಾದರೂ ಏನು? ಅಮ್ಮೆನಿದ್ದಾಳೆ ಸುನಂದಾಳಿಗೆ. ಆದರೆ ಒಬ್ಬಕೇ ಮಗಳನ್ನು ಕಳೆದುಕೊಂಡ ವ್ಯಧಿ ಅದೇ ತಾನೇ ಸಾರಿಸಿದ ನೆಲದಹಾಗೆ ಹಸಿಯಾಗಿರುತ್ತದೆ. ದಿನದಿನವೂ ಸಾರಿಸಿದರೂ ಅದರ ಮೇಲ್ಕೆ ಎಂದೂ ಕೆಲ್ಲಾಗುವುದಿಲ್ಲ.

“ಹಾಲಿನ ನೆವದಲ್ಲಿ ಕಿಶೋರಿಬಾಯಿ ನನ್ನ ಉಪಾಹಾರದ ಜಿಂತೆಯಲ್ಲಿ ಹೋಗಿದ್ದಳು. ಬಟ್ಟಲಿನಲ್ಲಿ ಸಜ್ಜಿಗೂಳಿಸಿಕೊಂದು ಬಂದುದನ್ನು ಕಂಡು ನನಗೆ ಮುಜಗರವಾಯಿತು. ಎರಡು ದೊಡ್ಡ ದೊಡ್ಡ ಗುಲಾಬ ಜಾಮೂನು, ಎರಡು ಸಮೋನ, ಎರಡು ಜಿಲೇಬಿ, ಜೊತೆಯಲ್ಲಿ ಚಹಾ. ಯಾರಾದರೂ ಇಷ್ಟೊಂದನ್ನು ತಿನ್ನಬಲ್ಲರಾ? ಹಟ ಹಿಡಿದು ಕುಳಿತುಬಿಟ್ಟಳು. ಗಟ್ಟಿಮುಟ್ಟಾದ ತರುಳಿಗೆ ಹಕ್ಕಿಯ ಗುಟುಕಿನಪ್ಪು ನಾಷ್ಟ ಹೆಚ್ಚಿನಸುತ್ತದೆಯೇ? ನಾನೂ ಹಟ ಹಿಡಿದೆ. ಅವಳೂ ನನ್ನ ಸಂಗಡ ತಿನ್ನೋದಕ್ಕೆ ಬಂದರೆ ಮಾತ್ರ ನಾನು ಕ್ಯೆ ಹಚ್ಚೇಣು. ಆಗ ಅನಿವಾರ್ಯವಾಗಿ ಬಂದಳು. ಆದರೆ ಅರ್ಥ ಗುಲಾಬ ಜಾಮೂನು ಬಾಯಿಗೆ ಹಾಕಿದರೆ ಕ್ಯೆ ಜಗ್ಗಿದಳು. ಸಿಹಿಯಾದದ್ದು ಹಲ್ಲಿಗೆ ಆಗೋದಿಲ್ಲ. ಹಲ್ಲು ಜುಮುಗುಟ್ಟುತ್ತದೆ.”

“ಚಹಾ ಗುಟುಕು ಸೇವಿಸುತ್ತ ಹೇಳಿದಳು.”

“ಮುಂದಿನ ತಿಂಗಳು ಹತ್ತನೇ ತಾರೀಕು ಸುಹೈಲ ಮುಂಬಯಿಗೆ ಬರ್ತಿದಾನೆ. ಬಾಯಿಲಾದಲ್ಲಿ ಯಾವುದೋ ಸಂಬಂಧಿಕರಲ್ಲಿ ಉಳಿಯುತ್ತಾನೆ. ಹಸಿರು ತರಕಾರಿಯ ರೋಕ ಮಂಡಿಯ ಪಕ್ಕದಲ್ಲಿಲ್ಲೋ ಇರಬೇಕು ಅವನ ಮನೆ. ಬರೆದಿದಾನೆ. ಮಗುವನ್ನು ಕರೆದುಕೊಂಡು ಅಲ್ಲಿಯೇ ಭೇಟಿಯಾಗಲು ಬರಬೇಕು ಅಂತ. ಹೇಳಿದ್ದೇನಲ್ಲವಾ ನಿನಗೆ? ಮಗನಿಗಾಗಿ ಚಡವಡಿಸುತ್ತಿದಾನೆ. ಮಗುವನ್ನು ಕೇಳ್ತಿದಾನೆ. ತನ್ನ ತಪ್ಪಿನ ಬಗೆ ಅವನಿಗೆ ಬಹಳ ಪಶ್ಚಾತ್ತಾಪ ಆಗಿದೆ. ಸ್ವಷ್ಟಪಡಿಸಿದ್ದಾನೆ. ಅಪ್ಪನ ಒತ್ತಡಕ್ಕೆ ಸಿಕ್ಕು ಹಾಗೆ ಮಾಡಬೇಕಾಯಿತು. ಸುನಂದಾ ಇಲ್ಲ ಅನ್ನವುದನ್ನು ಕೇಳಿದ ಮೇಲೆ ಅವನಿಗೆ ಜಗತ್ತೀ ಇಲ್ಲವಾದಂತನಿಸಿದೆ. ಅಲ್ಲಿ ತಿಂಗಳಿಗೆ ಹಾಸಿಗೆ ಹಿಡಿದು ಮಲಗಿಧ್ವನಂತೆ. ಅನ್ನದೇಶದಲ್ಲಿ ಹಾಸಿಗೆ ಹಿಡಿದು ಮಲಗಿದರೆ ಜೀವನ ನಡೆಯೋದು ಹೇಗೆ! ಹಾಗಾಗಿ ಜೀವ ಕರಿಣ

ಇಲ್ಲ / ಆವಿಗೆ

ಮಾಡಿಕೊಂಡು ಕೆಲಸದಲ್ಲಿ ತೋಡಗಲೇ ಬೇಕಾಯ್ತು. ಅವನ ಸ್ಥಿತಿ ನಾಜೂಕಾದದ್ದು ಕೇಳಿ ಅವನ ಆಪ್ತ ಶರಣಾಗತನಾದ. ‘ಮೊದಲು ನಿನ್ನನ್ನು ಸಂಭಾಳಿಸಿಕೊಂಡು ಮಗನೇ, ನೀನು ಬಯಸಿದ ಹಾಗೆ ಎಲ್ಲ ಸರಿಯಾಗುತ್ತದೆ. ನೀನು ಸಂತೋಷವಾಗಿದ್ದರೆ ಸಾಹು. ಸಮಾಧಾನ-ಶಾಂತಿಯಿಂದಿರು’ ಅವನು ಸ್ವಷ್ಟವಾಗಿ ಹೋಷಣೆ ಮಾಡಿದ್ದಾನೆ. ನಿಕಾ ಮಾಡಿಕೊಳ್ಳುವುದು ಅವನಿಂದ ಸಾಧ್ಯವಿಲ್ಲ. ಜೋರು-ಜಬದ್ರಸ್ತಿ ಮಾಡಿದರೆ ಪರಿಣಾಮ ನೆಟ್ಟಿಗಾಗೇದಿಲ್ಲ. ಅವನು ತನ್ನ ದೇಶಕ್ಕೆ ಮರಳಿ ಬರುತ್ತಾನೆ. ಇಲ್ಲಿಯೇ ಜೀವನಕ್ಕೆ ದಾರಿ ಮಡುಕಿಕೊಳ್ಳುತ್ತಾನೆ. ತನ್ನ ಸಂತಾನವನ್ನು ಪೋಷಣ ಮಾಡುತ್ತಾನೆ. ಮಗಳನ್ನು ಎದೆಗೆ ಅಪ್ಪಿಕೊಂಡು ಸುನಂದಾಳ ಅಗಲುವಿಕೆಯ ದುಃಖ ಸಹಿಸಿಕೊಳ್ಳುತ್ತಾನೆ. ಮರೆಯುವ ಪ್ರಯತ್ನ ಮಾಡುತ್ತಾನೆ... ಅನೇಕರ ಬಳಿ ಜೀವನಕ್ಕೆ ಆಸರೆಯೇ ಇರುವುದಿಲ್ಲ. ಖುದಾ ಕೆನಿಷ್ಟುಪಕ್ಷ ಒಂದು ಹೆಣ್ಣುಮಗನ್ನು ನೀಡಿದ್ದಾನೆ. ಅದರ ಮುದ್ದು ಮಾತನ್ನು ಕೇಳುತ್ತಿದ್ದರೆ ಜಗತ್ತಿನ ಸಂತೋಷವೇ ಸಿಕ್ಕಿಹಾಗೆ.’

‘ಮರೆಯಲ್ಲಿ ಒಂದು ದಿನ ಅರಿಷ ಮಿಯಾ ಕೂಡ ಭೇಟಿಯಾಗಲು ಬಂದರು. ಕಾಲು ಹಿಡಿದು ಬಹಳ ಅತ್ಯರು. ಮೊಮ್ಮೆಗಳನ್ನು ನೋಡಿಕೊಂಡು ಹೋದರು, ಹೇಳಿದರು- ‘ಖುದಾನಿಗಾಗಿ ಸುಹೈಲನ ಜೀವ ಉಳಿಸು ಭಾಭಿ! ಅವನಿಗೆ ಅವನ ಮಗಳನ್ನು ಕೊಡು.’

‘ಪ್ರತಾಪನಗರ ಬಹಳ ನೆನಪಿಗೆ ಬರುತ್ತದೆ ಅವರಿಗೆ. ಆದರೆ ಎರಡನೆಯ ಬಾರಿ ಬಂದು ವಾಸ ಮಾಡಲು ಧ್ಯೇಯ ಸಾಲುವುದಿಲ್ಲ. ಭಯ ಸತಾಯಿಸುತ್ತದೆ. ಕೂತರೆ ನಿಂತರೆ ಹಿಂದಿನದೇ ನೆನಪು ಕೆದಕುತ್ತದೆ.

‘ನಾನು ಅವರನ್ನು ಪ್ರಶ್ನೆ ಮಾಡಿದೆ ಹಷಾರ, ಮಗುವಿನ ಬಗೆಗೆ ಅವರ ಮನಸ್ಸು ಏನು ಹೇಳುತ್ತಿದೆ? ಉತ್ತರವಾಗಿ ಅವರ ಕಂತ ಕಷ್ಟಹೋಯಿತು. ಕಿತ್ತು ಹೋಗುತ್ತಿರುವ ಮರದ ಬೇರುಗಳು ತಮ್ಮ ಸಾವಿನ ಸದ್ಗಂಧನ್ನು ಗುರುತಿಸುತ್ತವೆಯೇ? ‘ಒಂದು ಚಿಂತೆ ಕಾಡುತ್ತಿದೆ-ನಾವು ತೀರಿಕೊಂಡ ನಂತರ ಏನಾದೀತು? ಯಾವುದೇ ರೀತಿಯ ನೆರಳು- ಆಧಾರ ಮಗುವಿಗೆ ಸಿಕ್ಕಿತೇ? ಯಾರು ಅದನ್ನು ಪೋಷಿಸುವವರು? ತಮ್ಮ ಮಕ್ಕಳಿಗೆ ಅವಶ್ಯಕವಾದ ಉಳಿಸು- ಆಹಾರ ಒದಗಿಸುವುದು ಕಡಿಮೆ ಹೋರಾಟದ ಕೆಲಸವೇ? ಬರೆದು ಇಟ್ಟಿಕೊಂಡು ಮಗಳೇ. ಕಣ್ಣ ಮುಚ್ಚತೋ ಅನಾಥ-ಅಸಹಾಯಕರನ್ನು ಜನ ಅನಾಧಾರಾಲಯಕ್ಕೆ ಒಪ್ಪಿಸಿಬಿಡ್ತಾರೆ. ಇಂಥ ದುರ್ಗ-ತಿಗಿಂತ ಮಗು ಆರಾಮಾಗಿ ತಂದೆಯ ಮಡಿಲಲ್ಲಿ ಬೆಳೆಯಲಿ. ಎಂಥದೇ ನಿರಾಯಿ-ನೀಚ ತಂದೆಯಾದರೂ, ರಕ್ತ ಸಂಬಂಧದ ಸೆಳಿತ ಇಡೆಯಲ್ಲ. ಅದು ಅವನ ಕ್ಯಾಗೆ ಬೇಡಿ ಹಾಕುತ್ತದೆ.’

‘ಈಗ ನೀನೇ ಹೇಳು, ಏನು ಆಯ್ದು ಮಾಡಿಕೊಳ್ಳಬೇಕು? ಸುನಂದಾಳ ಹಟವನ್ನು ಗೌರವಿಸಬೇಕೇ, ಮಗುವಿನ ಭವಿಷ್ಯ ಯೋಚಿಸಬೇಕೇ? ನಾನು ಹೇಳುವುದೇನು ಗೊತ್ತ ಮಗಳೇ, ಮುಸಲ್ಬಾನಳಾಗಿಬಿಟ್ಟದ್ದರೆ ಯಾವ ತೋಂದರೆಯಾಗುತ್ತಿತ್ತು ಹೇಳು?

ప్రేమ దొడ్డదా, ధమ్మవా? అందమేలే హిందూ ఆగిద్దరేను, ముసల్హాను అదరేను? ఏనూ ఆతంకవిల్ల, ప్రేమిసువ సమయదల్లి, ముసల్హానను యాకి ప్రేమిసలి ఎందు యోజనే మాడలిల్ల. ముసల్హానరు నమ్మ సేలద- దేశదవరల్లవా....”

“హత్తునే తారిఁకిగే ఇన్నెష్టు దిన ఉళిదిదే మగళే! నాను హిందు- ముందినదన్నెల్ల యోజనే మాడిదేనే. మగు అనాథ ఏనల్ల. నాను అదన్ను అనాథవాగలు బిడువుదూ ఇల్ల. అప్పనిగే ఒప్పిపి, ఎదే తణ్ణి ఫోషణే మాడిబిడ్డేనే- యార హశ్శినదాగితోఁ అవరిగే ఒప్పిసిదేనే. యావ హిందూ- ముసల్హానరిగే లేక్కాబార మాడబేకాగిదేయో, అవరు బందు నన్న బళి మాడలి! మగళ కుత్తిగేయన్నంతూ వోదలే హిచకిద్దారే, ధ్వయ్య ఇద్దరే బందు నన్న కత్తున్న హిచకలి, అదక్కేనూ దుఃఖివిల్ల.

“అణ్ణా సాహేబరన్న భేటియాగలు నిన్న ‘ట్రైడోయూనియన్’గ హోగిద్దే. ఎరదూవరే గంటియ కాల అవర దారి కాయ్తూ కూత్సూండె. ఏటింగోగే అంత హోగిద్దరల్ల. అల్లే సిక్కికోండరు. మగూన యాదవన సోసేయ బళి బిట్టుహోగిద్దే. అదర హాలు-నీరిన జింతెయల్లి ఉఱిగే మరళిదే. తడవాగిబిట్టితు. హింతిరుగి బండే. తుంబ మహత్తుద మాతుకతే ఆడబేకాగిదే. నాను ఇల్లవాద మేలే ఈ ఖోలియన్నేను మాడువుదు? స్ఫూర్థండో ఇదే, అదన్నేను మాడోదు? జనేశ్వర బాబూ కెబ్బ ముచ్చలిక్కిల్ల. అవన మూవరు ధడియ మక్కలు హళ్ళియింద బందు ధుముకిదరు. అవర ఘండిగాగి. ఖోలియ మేలే అధికార స్థాపిసలిక్కాగి. సునందా హటమారియాగిద్దభు. బదుకిదభు. లారి హిందు, సిట్టినింద బెంకియాదభు. ఖోలియల్లి అప్పాజియ బేవరష్టే అల్ల, అమ్మన బేవరిన గళికేయూ సేరిదే. ఇన్ను ఘండు, అప్ప హత్తారుబారి అవశ్యకతేగాగి తేగెదు ఖిచు మాడిదరు. అలిదులిద్దమ్మ అమ్మన హసరిగే మాడిదరు. అదర మేలే బేరే యారదూ హశ్శిల్ల. కామీఫకర బస్తియ ఒక్కష్టినింద యారూ బలవంత మాడలు ఇళియలిల్ల. ఇల్లవాదరే యోజనే మాడిచోండు బందిద్దవరు, జనేశ్వర బాబూ ఉళిదిరలిల్ల. తాయి-మగళద్దు యావ లేక్క? మినిటినల్లి సామానుగళన్న హోరగడే ఎసేదు కిత్తాడిబిడ్డిద్దరు.”

“జనేశ్వర బాబూ అవర కిరియ మగ మనేశ్వర ఇంథా ఉపద్రవద బగ్గె తకరారు మాడిద. హళ్ళియాగిద్దరే నోడు మగళే, అవను బరే బాయింద అల్ల, బడిగేయింద అవర సమాజార విజారిసిచోట్టుతిద్ద.

“అగినింద నన్న జీవ శోరేయుత్తిదే. నాను సత్తమేలే ఏనాదరూ

೫೨೦ / ಆವಿಗೆ

ಜಂಜಾಟ ಏಳುವುದನ್ನು ನಾನು ಸಹಿಸುವುದಿಲ್ಲ. ಅಣ್ಣಾ ಸಾಹೇಬರೊಡನೆ ಮಾತುಕತೆ ಅಗಿದೆ! ಕಾಗದ ಪತ್ರ ತೋಂಡು ಬರಲಿಕ್ಕೆ ಹೇಳಿದ್ದಳು. ಆದರೆ ಮೊನ್ಸೆ ಭೇಟಿಯಾಗಿದ್ದರೆ ಕೆಲಸ ಆಗಿಬಿಡ್ಡಿತ್ತು. ಯೂನಿಯನ್ ವರ್ಕೆಲರಿಂದ ಎಲ್ಲ ವ್ಯವಹಾರ ಸುರಳಿತೆ ಮಾಡಿಸಿಕೊಡುವುದಾಗಿ ಸಮಾಧಾನ ಹೇಳಿದಾರೆ.”

“ನನ್ನ ಇಚ್ಛೆಯೇನೂಂದರೆ, ಮಗಳೇ, ಘಂಡು ನನ್ನ ಮೊಮ್ಮೆಗಳಿಗೇ ಸಿಗಲಿ ಅಂತ. ದೊಡ್ಡವಳಾದ ಮೇಲೆ, ತಿಳಿವಳಿಕೆ ಬಂದ ಮೇಲೆ ಅವಳಿಗೇ ತಿಳಿಯತ್ತದೆ. ನನ್ನ ಅಜ್ಞಿ ಒಬ್ಬಳು ಕಾರ್ಮಿಕಕ್ಕೆ ಇದ್ದಳು. ಇನ್ನು ಖೋಲಿಯ ವಿಚಾರ. ಖೋಲಿಯನ್ನು ನಾನು ಸಂಘಟನೆಯ ಹೆಸರಿಗೆ ಮಾಡಲಿಕ್ಕೆ ಯೋಚಿಸ್ತಿದೇನೆ. ಆಸರೆಯಿಲ್ಲದ ಯಾರಾದರೂ ಹೆಂಗಸರಿಗೆ ಬಂದು ನೆಲೆ ಇರಲಿ ಅಂತ. ಸುಹೃಲನ ಅವಾಂತರವೆಲ್ಲ ಅಣ್ಣಾ ಸಾಹೇಬರಿಗೆ ಗೊತ್ತಿದೆ. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ನನ್ನ ನಿಷಾಯ ಹೇಳಿದ ಕೂಡಲೇ ಅವರು ನನ್ನ ಬೆನ್ನು ತಟ್ಟಿದರು-ನೀನು ಯೋಗ್ಯವಾಗಿ ಯೋಚಿಸ್ತ ಇದೀಯ ಕಿಶೋರಿಬಾಯಿ. ಪಶ್ಚಾತ್ತಾಪ ಮನುಷ್ಯನನ್ನು ನಾಚಿಕೆಪಡಿಸೋದಪ್ರೇ ಅಲ್ಲ, ಸರಿಯಾದ ದಾರಿಗೂ ತರುತ್ತದೆ. ಒಳ್ಳೆಯ ಸಂಗತಿಯೆಂದರೆ ಸುಹೃಲ ತನ್ನ ತಪ್ಪನ್ನು ಸುಧಾರಿಸಿಕೊಳ್ಳಲು ತಯಾರಾಗಿದಾನೆ. ಸಹಕಾರ ಅವಶ್ಯವಿದೆ. ರಾತ್ರಿ ಅಣ್ಣಾ ಸಾಹೇಬರಿಗೆ ಹೋನ್ ಮಾಡೇನೆ. ಯಾವಾಗ ಸಿಗಲಿ ಅವರಿಗೆ? ಅವರ ರಾಜ್ಯದಲ್ಲಿ ಇದೇ ಸುಖಿ. ಯಾವಾಗಬೇಕಾದರೂ ಅವರ ಮನೆ ಬಾಗಿಲು ತಟ್ಟಿಬಹುದು. ಆತಂಕವಿಲ್ಲ. ಅವಳ ಹೆಂಡತಿ ಪಾರ್ವತಿಯಂಥವರು....

“ಮಗುವಿನ ಲೋಲಾಕು ನೋಡಿ ಅವರ ಕಣ್ಣಲ್ಲಿ ಆನಂದಭಾಷ್ಯಗಳು ಸುರಿದವು.”

“ಅಪರಾಧದ ಭಾವನೆಯಿಂದ ತುಂಬಿಹೋದಳು.”

“ನನ್ನ ಮಿದುಳಿಗೆ ಏನು ಬೂದಿ ಬಡಿದಿದೆ? ಸ್ವಲ್ಪವಾದರೂ ವಿಚಾರ ಬೇಕಾ ಬೇಡವಾ ಮೊಮ್ಮೆಗಳಿಗೆ ಕಿವಿ ಚುಚ್ಚಿಸಬೇಕು ಗಾಡೇನೇ ಇದೆ, ಮಾರ್ಗ ಶಿರ, ಘಾಲ್ಯಾ, ವೈಶಾಲಿದಲ್ಲಿ ಮುಂಡನ ಭೇದನ ಮಾಡಿಸಬೇಕು. ಬಂದು ವರ್ಷದೊಳಗೆ ಮಾಡದಿದ್ದರೆ ಮತ್ತೆ ಮೂರನೇ ವರ್ಷಕ್ಕೇ. ಎಷ್ಟೂಂದು ಆಶೀರ್ವಾದ ಮಾಡಲಿ ನಿನಗೆ, ಮಗಳೇ! ನೀನು ಆಲೋಚನೆ ಮಾಡಿದೆಯಲ್ಲ!”

“ಅವರ ಬಳಿಯಿಂದ ಏಳುವಾಗ ಅನಿಸಿತು ಹಷಾರ್, ನಾನು ಆ ಖೋಲಿಯಲ್ಲಿ ವಿನೆಲ್ಲವನ್ನು ಬಿಟ್ಟುಹೋಗ್ತಿದೇನೆ.”

“ನನ್ನಿಂದ ಏನು ಗಡಿಬಿಡಿ ಆಯ್ದು ಅಂತಗೊತ್ತೆ?”

“ದೂರ ಶಿಕ್ಷಣಕ್ಕಾಗಿ ನಾನು ಘಾರಂ ತುಂಬಿದ್ದನಲ್ಲ, ಅದರಲ್ಲಿ ನಾನು ಹಳೆಯ ಮನೆಯ ಅಡ್ಡಸ್ವೇ ಕೊಟ್ಟಿದೆ. ನೋಟ್ಸ್‌ಗಳನ್ನು ಅವರು ಹಳೆಯ ಅಡ್ಡಸ್ವಿಗೇ ಕಳಿಸ್ತಾರೆ. ನನಗೆ ಸಿಗೋಡೇ ಇಲ್ಲ. ಸಿಗದೇ ಇದ್ದರೆ ನನ್ನ ಓದು ಸಾಗುವುದು ಹೇಗೆ! ಎಸ್.ಎನ್.ಟಿ. ವಿಶ್ವವಿದ್ಯಾಲಯಕ್ಕೆ ಹೋಗಿ ಹೃದ್ರಾಬಾದಿನ ವಿಳಾಸ ಕೊಟ್ಟು ಬರಬೇಕೆಂಬುದೇ

ಮರೆತುಹೋಗಿದೆ. ಹಾಗಾಗಿದ್ದರೆ ಅವರು ಹೈದರಾಬಾದ್ ಅಡ್ಸ್‌ಸ್ಟಿಗೇ ಕಳಿಸುತ್ತಿದ್ದರು. ಏಂದು ಕರೂರಿಯಾ ಅವರ ಮೇಲೆ ಎಷ್ಟೆಂದು ಅವಲಂಬಿಸಲಿ? ಪೋನ್ ಮಾಡಿದೆ ಅವರಿಗೆ, ಅವರು ಸಿಗಲಿಲ್ಲ. ಅವರ ಹೆಂಡತಿ ಸ್ಟುಲ್ ಒರಟು ಇದ್ದಹಾಗೆ ಅನ್ನಿಸ್ತು. ಆದರೂ ಹೇಳಿತೋದನ್ನೆಲ್ಲ ಹೇಳಿದೇನೆ. ಆದರೂ ಅವಶ್ಯವಿರೋದು ನನಗೇ, ಅವರಿಗೇನಲ್ಲವಲ್ಲ!”

“ಅಲ್ಲದೇ ದೀಪಾವಳಿ ಮುಗಿತು, ಇನ್ನೂ ಅವರ ಒಂದು ನೋಟ್‌ನ್ನು ಬಂದಿಲ್ಲ ಅನ್ನವುದೇ ಅಜ್ಞರಿಯ ವಿಷಯ.”

“ಅಮ್ಮನ ಬಳಿ ಎಷ್ಟು ಭಾರಿ ಕೇಳಿದೇನೆ. ನನ್ನ ಹೆಸರಿಗೆ ಏನಾದರೂ ಪತ್ತು ಬಂದಿದೆಯೂ ಅಂತ....”

“ಅರೇ... ಸಿಟ್ಟು ಯಾಕೆ ಮಾಡ್ಯೂತ್ತಿದೀಯಾ?.... ನೀನು ಕೇಳ್ತು ಇದೀಯ ಅಂತ ನಾನು ಹೇಳ್ತು ಇದೇನೆ. ನೀನೇ ಹೇಳಿದ್ದೇ ನಾನು ಕೇಳ್ತೇನೆ.”

“ಕೇಳ್ತೇನೆ ಅಂದೆನಲ್ಲ. ಯಾಕೆ ಕೇಳೋದಿಲ್ಲ?”

“ನೋಡು ಹಣಾರ್, ಇದರಲ್ಲಿ ಕೆಡಕಿನಿಸುವಂತಹದೇನೂ ಇಲ್ಲ. ಪವಾರನ ಹಳೆಯ ಸವೆದ ರೆಕಾರ್ಡನ್ನೇ ಹಾಕಬೇಡ. ಮನಸ್ಸಿಗೆ ಬೇಸರಬಂದುಬಿಟ್ಟಿದೆ.”

“ಇಲ್ಲ... ಇಲ್ಲ... ತಪ್ಪ ಯೋಚನೆ ಮಾಡ್ತಿದೀಯ. ಸಿಟ್ಟು ಯಾಕೆ ಮಾಡಿಕೊಳ್ಳಲಿ?” ಅವಶ್ಯಕತೆಗಿಂತ ಹೆಚ್ಚಿನ ವಿವಾದಲ್ಲಿ ಸಿಕ್ಕಿಬೀಳಲು ನಾನು ಇಷ್ಟಪಡೋದಿಲ್ಲ. ಬಹಳ ದಿನಗಳಿಂದ ಅನಿಸ್ತಾ ಇದೆ. ನೀನು ಮಾತನಾಡುವಾಗೆಲ್ಲ ಯಾರದಾದರೂ ಪಕ್ಕ ವಹಿಸ್ತೇಯು.”

“ಕನಿಷ್ಠಪಕ್ಕ ಇಂಥ ಆಪಾದನೆ ಹೊರಿಸಬೇಡ ಹಣಾರ್, ನಾನು ಸ್ವಯಂ ಅವನಿಂದ ದೂರವಿರಲು ಅಪೇಕ್ಷಿಸುತ್ತೇನೆ. ಅವನೇ ಫೆವಿಕಾಲ್ ನಮೂನೆಯವರು, ಅಲ್ಲದೆ ಪರಿಸ್ಥಿತಿಗಳೂ ಹಾಗೇ ತುಂಬ ವಿಚಿತ್ರವಾಗಿಬರ್ತನೆ. ಅವು ನಮ್ಮಿಬ್ಬರನ್ನೂ ಸಮೀಪ ತಂದು ನಿಲ್ಲಿಸುವೆ. ಆದರೆ ನನಗೆ ಅನಿಸುವುದೇನೆಂದರೆ, ಪವಾರನು ಪರಿಸ್ಥಿತಿಗಳನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಿ. ತನ್ನ ಶಾಯಿಯಿಂದ ಹಣವನ್ನು ಸಾಲವಾಗಿ ಕೊಡಿಸೋದರ ಅಥವ್ ಮತ್ತೇನಾಗಿತ್ತು ಅಂದುಕೊಂಡಿದೀಯಾ ಹಣಾರ್! ಯಾವುದಾದರೊಂದು ನೇವದಲ್ಲಿ ನಾನು-ಅವನ ಸಂಪರ್ಕದಲ್ಲಿ- ಹಿಡಿತದಲ್ಲಿ ಇರಬೇಕು ಅಂತ. ಅವರು ಸರಿಯಾದ ಸಮಯದಲ್ಲಿ ಬುದ್ಧಿ ಓಡಿಸಿದರು. ಅವನ ಉದ್ದೇಶವನ್ನು ಅರಿತು ಹೆಗಲಮೇಲೆ ಕೈಯಿಡಲು ಕೊಡಲೇ ಇಲ್ಲ. ಸಿಟ್ಟಿಗೆದ್ದು ಎಷ್ಟು ಕೂಗಾಡಿದರು, ಗೊತ್ತೇನು? ದೊಡ್ಡ ದರ್ಶನವನ್ನೇ ಕಣಾಡಿಸಿದರು-‘ಜೊತೆಯಲ್ಲಿ ನಡೆಯಲಾಗದವನು ಹಿಂದೆ ಬೀಳ್ಳಾನೇ... ಜೊತೆಯಲ್ಲಿ ನಡೀತಾನೇ ಇರುವವನು ಜೊತೆಯಲ್ಲಿಯೇ ಇರ್ತಾನೇ...’

“ಯಾವ ಬಗೆಯ ಮೂಲಿಕ ಮಾತುಗಳನ್ನು ಆಡ್ತಿದೀಯ? ಅವರ ಕೋಮಲ ಭಾವನೆಗಳನ್ನು ನಾನು ಸ್ವಾಧ್ಯಪೂರ್ಣ ಮಾಡಿಕೊಳ್ಳಲು ಬಳಸ್ತಿದೆನೆಯಾ? ಏನು

೫೨೨ / ಆವಿಗೆ

ಮಾಡಿದ್ದರೂ ಅವರು ಸ್ವಯಂಪೂರಣೆಯಿಂದ ಮಾಡಿದಾರೆ. ನಾನು ಹೃದಯದಿಂದ ಕೃತಜ್ಞಾಗಿದೇನೆ. ಆದರೆ ಕೃತಜ್ಞತೆಗೆ ನಾನು ಅವರ ಕಾಮನೆಗಳ ಬಗಲಿನಲ್ಲಿ ಮಲಗುವವರು ಆಗಲಾರೆ. ಅವರ ಸುಖ-ದುಃಖಗಳಲ್ಲಿ ನಿಲ್ಲಬಲ್ಲೇ ಮಾತ್ರ.

“ನಾನು ಮೊದಲೂ ಕೇಳಿದ್ದೆ. ಆದರೆ ಆಗಲೂ ನೀನು ಗೋಲಮಾಲ ಮಾಡಿದೆ. ಪವಾರನ ಬಗೆಗೆ ನಿನ್ನ ಮನಸ್ಸಿನಲ್ಲಿ ಇಷ್ಟೆಂದು ಸಹಾನುಭೂತಿ ಯಾಕೆ? ವರ್ಗ-ಪಕ್ಷವನ್ನು ವಹಿಸುವುದು ನಿನ್ನ ಕಣ್ಣಿಗೆ ಪಟ್ಟಿಯನ್ನು ಕಟ್ಟಿಲ್ಲವಾ? ಅಂಥ ಕ್ಷಾತ್ರಿಕಾರಿ ಆಗುವ ಶೋಕ ನಿನ್ನಲ್ಲೇನು ಕಡಿಮೆ ಇಲ್ಲ.

“ಪವಾರನ ನಿಜಸ್ಥಿತಿ ನಿನ್ನನ್ನು ಜಿಂತಿತಳನ್ನಾಗಿ ಮಾಡುತ್ತಿಲ್ಲ. ಆದರೆ ನನಗೆ ಚಿಂತೆಯಾಗಿದೆ. ಯಾಕೆಂದರೆ ನಾನು ನಿನ್ನನ್ನು-ನನ್ನ ಸಮರ್ಥಕಳು ಅಂದುಕೊಂಡಿದೇನೆ. ಆದರೆ...

“ನೋಡು...ನೋಡು... ಮಾತು ತಿರುಗಿಸಬೇಡ...”

“ಸಂಜಯ ಕನೋಯಿಯವರ ಮಾತನ್ನಾಡ್ತಾ ಇಲ್ಲ ನಾವು.... ಸರಿ...!”

“ಸಂಜಯ ಕನೋಯಿ ಅವರ ಉಲ್ಲೇಖ ಮಾಡಿದರೆ ನಾನೇಕೆ ಸಿಟ್ಟಾಗಲಿ? ಆದರೆ ಜಚ್ಚೆಯಲ್ಲಿ ಅಕಸ್ಮಾತ್ತಾಗಿ ಅವರನ್ನು ಎಳೆ ತರುವುದರ ಅಧ್ಯ? ನೀನು ವಿಷಯಾಂತರ ಮಾಡ್ತು ಇಲ್ಲವಾ?”

“ಇರಲಿಬಿಡೆ.... ಇರಲಿಬಿಡು. ನಾನು ನಿನ್ನ ಪಾಲಿಗೆ ಶಾಶ್ವತ ಮೂರ್ವಿಳೇ. ಆದರೆ ನಿನ್ನ ಕಟ್ಟಾಕ್ಕದ ಮೊನಚಾದ ವಕ್ರನೋಟದಿಂದ ತಪ್ಪಿಸಿಕೊಳ್ಳಬಲ್ಲೇನೆಂದು ತಿಳಿಯುವವು ದಡ್ಡಳೂ ಅಲ್ಲ....”

“ಆಗಿನ ಮಾತು ಬೇರೆಯಿತ್ತು, ಹಷಣ! ಬಹಳ ದಿನಗಳಿಂದ ನಿನ್ನೊಡನೆ ನನ್ನ ಮಾತುಕೆತೇನೇ ಆಗಲಿಲ್ಲ. ಯಾಕೆ ನೀನು ಮುಖ ತಿರುಗಿಸಿದಿಯೋ ಗೊತ್ತಿಲ್ಲ! ಆಗ ನನ್ನಲ್ಲಿ ಸಂಜಯ ಬಗ್ಗೆ ಕೋಮಲಭಾವನೆಗಳು ಇರಲಿಲ್ಲ. ಇರಲಿಲ್ಲ ಅಂದಮೇಲೆ ಹ್ಯಾಗೆ ಒಪ್ಪಿಕೊಳ್ಳೇನೆ ನೀನೇ ಹೇಳು. ಈಗಿನ ಮಾತುಬೇರೆ. ಈಗ ಇದೆ, ಹಾಗಾಗಿ ಸ್ವೀಕರಿಸಲು ತೊಂದರೆಯೇನೂ ಇಲ್ಲ...”

“ನೀನೂ ಒಪ್ಪುತ್ತೀಯಾ, ಭಾವನೆಗಳು ಸ್ವಯಂ ಅಸಮಂಜಸವಾಗಿದ್ದಾಗ, ಅಥವಾ ಪ್ರಶ್ನೆ ಮಾಡುವವನು ಆರೋಪವನ್ನು ಮೊರಿಸುವ ಸ್ಥಿತಿಯಲ್ಲಿ ಇರದಿದ್ದಾಗ, ಪ್ರತಿವಾದ ಮೋಸದ್ದಾಗಿರೋದಿಲ್ಲ. ಅದೇ ಸತ್ಯವಾಗಿರುತ್ತದೆ.

“ಬಿಟ್ಟುಬಿಡು. ಈ ವಿಷಯವಾಗಿ ಮೊದಲೇ ನೀನು ಎಚ್ಚರಿಕೆ ಕೊಟ್ಟಿದ್ದೆ. ನಾನು ಈಗಲೂ ನಿನ್ನ ಮಾತನ್ನು ಒಪ್ಪುತ್ತಿಲ್ಲ. ಮದುವೆಯಾದ ಮನುಷ್ಯ ವ್ಯಕ್ತಿಯೇ ಆಗಿರೋದಿಲ್ಲವಾ? ಯೋಚನೆ ಮಾಡು, ಮದುವೆಯ ಸಮೀಕರಣ ಜೀವನದಲ್ಲಿ ತಪ್ಪಾದರೆ, ಅದರ ಹಿಂದೆ ಕೊರಳಿಗೆ ಕಲ್ಲುಕಟ್ಟಿಕೊಂಡು ಮನುಷ್ಯ ನದಿಗೆ ಹಾರಿಕೊಳ್ಳಬೇಕು ಅಂತ ಅಧಾರನಾ!”

“ಸಾರಿ, ಹಷಣ! ನಿಮುಖಾ ಕನೋಯಿ ಬಗ್ಗೆ ನನಗೆ ತುಂಬಾ ಸಹಾನುಭೂತಿಯಿತ್ತು. ಈಗ ಇಲ್ಲ. ಯಾಕೆಂದರೆ ಪರಿಚಯವಿಲ್ಲದಿದ್ದ ಕಾರಣ ಅದು

ଓবিগে / ৩১৩

পত্র গচ্ছ

೨೧

ಅಕ್ಷಸ್ಯಾತ್ತಾಗಿ ಬಂದ ಸೀನು ಅವಳನ್ನು ತನ್ನಪ್ರಕ್ಕೆ ಗಬಡಿಸಿತು. ಮೇಜಿನ ಮೇಲೆ ಇಡಲಾದ ಗಡಿಯಾರದ ಕಡೆ ಅವಳ ದೃಷ್ಟಿ ಹೊರಳಿತು. ರಾತ್ರಿ ಬಂದೂ ಮುಕ್ಕಳುಗಂಟೆ.

ಕೆಲಸದಲ್ಲಿ ಎಷ್ಟೂಂದು ತನ್ನಯಾಗಿದ್ದಳೆಂದರೆ ಮಧ್ಯೆರಾತ್ರಿಯಾಗಿರುವುದು ವಿಚಾರದಲ್ಲಿ ಬಂದಿರಲೇ ಇಲ್ಲ. ಇನ್ನಾದರೂ ಕೆಲಸ ನಿಲ್ಲಿಸಬೇಕು ಅವಳು. ಆಲಾಮ್ ಹಾಕಿಕೊಂಡಿದ್ದರೆ, ಬೆಳಿಗ್ಗೆ ನಸುಕಿನಲ್ಲಿ ಎದ್ದಾದರೂ ಉಳಿದ ಕೆಲಸವನ್ನು ಮುಗಿಸಬಹುದು. ಮೂರು ದಿನಗಳಿಂದ ತಲೆ ವಿಪರೀತ ಸಿಡಿಯುತ್ತಿದೆ. ಏರಡು ಡಿಸ್ಟಿನ್ ನುಂಗಿಯಾಗಿದೆ. ಸ್ವಲ್ಪ ತಲೆ ಹಗುರವಾಗಿ ಕಾಣಿವುದೇನೋ ಹೌದು. ಆದರೆ ನೋವು ಸಂಪೂರ್ಣ ನಿವಾರಣೆಯಾದ ಸಮಾಧಾನ ಸಿಗಲೇ ಇಲ್ಲ. ತರಬೇತಿ ಕೇಂದ್ರದಿಂದ ಹಿಂತಿರಿಗಿದವಳು ನೀಲಮೃಳಿಂದ ತಲೆಯನ್ನೂ ಮಾಲಿಶೆ ಮಾಡಿಸಿಕೊಂಡಳು. ಬಾಮ್ ಹಚ್ಚಿಕೊಂಡಳು. ತನಗೆ ತಾನೇ ಅವಳು ಯಾವುದೋ ಕೆಂಪುಬಳ್ಳಿದ ಚೀನೀ ಬಾಮ್‌ನ ಚಿಕ್ಕದೊಂದು ಚಬ್ಬಿಯನ್ನು ತಂದಿದ್ದಳು. ಅದನ್ನು ಹಚ್ಚಿಕೊಂಡರೆ ಅಮೃನಿಗೆ ಒಮ್ಮೆಲೇ ಆರಾಮ ಆಗುತ್ತದೆ ಎಂದಿದ್ದಳು. ಆದರೆ ಬಾಮ್‌ನ ತೀಕ್ಷ್ಣಾವಾದ ಸುಟಿಸುಟಿಯನ್ನೂ ಮೀರಿ ತೀವ್ರವಾಗುತ್ತಿರುವ ನೋವು ನೀಲಮೃನ ಸಹ್ಯದಯ ಉಪಾಯಗಳ ಮೇಲೆ ತಣ್ಣೀರು ಎರಚುವಂತೆ ಮಾಡಿತ್ತು. ತೇಗಿನಿಂದ ಅವಳಿಗೆ ಅನಿಸಿತು-ಹೊಟ್ಟಿಯಲ್ಲೇ ಏನೋ ಗಡಬಡಯಿದೆ. ನಿನ್ನೆಯಿಂದ ಯೋಚಿಸುತ್ತಿದ್ದಾಳೆ. ಯಾವುದಾದರೂ ಜಿಷಧಿ ಅಂಗಡಿಯ ಎದುರು ಗಾಡಿ ನಿಲ್ಲಿಸಿ ‘ಇಸಬಗೋಲ’ ಕೊಳ್ಳಬೇಕು. ಅದನ್ನು ತೆಗೆದುಕೊಂಡರೆ ಬಹುಶಃ ಆರಾಮಾದರೆ ಆದೀತು. ಆದರೆ ತರಬೇತಿ ಕೇಂದ್ರದಿಂದ ಹೊರಡುವಾಗ ಲಕ್ಷ್ಯವೇ ಇರುವುದಿಲ್ಲ. ಕೆಳ್ಳಿ ಮುಖ್ಯಿಕೊಂಡು ಹಿಂದಿನ ಸೀಟಿನಲ್ಲಿ ಒರಗಿದ್ದಳು. ಆದರೆ ಇಂದು ಹಿಂತಿರುಗುವಾಗ ಅವಳಿಗೆ ಸ್ವಲ್ಪ ಜೊಂಪು ಬಂದಿತ್ತು.

ಉದಯಗಿರಿಯನ್ನು ಯಾವುದಾದರೂ ಕೆಲಸಕ್ಕೆ ಓಡಿಸುವಾಗ ಸಂಕೋಚವಾಗುತ್ತದೆ. ನೀಲಿ ನರ ಜಗ್ಗಿದ ಮುದಿಕಾಲುಗಳ ಮೇಲೆ ಮನೆಯ ಕೆಲಸಗಳ ಕಡಿಮೆ ಭಾರವಿದೆ.

ತರಬೇತಿ ಕೇಂದ್ರಕ್ಕೆ ಹೋಗುವಾಗ ಸಂಕಲ್ಪ ಮಾಡಿಕೊಳ್ಳುತ್ತಿದ್ದಳು. ತಲೆನೋವಿನ ಲಕ್ಷಣವೇನೂ ಇಲ್ಲದೆ ಮನಗೆ ಮರಳಿ, ಬಂದು ಕಪ್ಪ ಚಹಾ ಮಾಡಿಸಿ, ಹೃದ್ರಾಬಾದಿ ಬದೆಳಿಯ ಸರದ ಹೊಸ ನಮೂನೆ ಮಿದುಳಿನಲ್ಲಿ ಹೊಳೆಯುತ್ತಿದೆಯಲ್ಲ, ಅದನ್ನು ತನ್ನ ಕಲ್ಪನೆಯಂತೆ ಕಾಗದದ ಮೇಲೆ ಇಳಿಸಲು ತೊಡಗಿಕೊಳ್ಳಬೇಕು. ಇಂದು ಅವಳಿಗೆ ತರಗತಿಯಲ್ಲಿ ಹೇಳಿದ್ದು ಅದೇ. ಪರಂಪರಾಗತ ಹೃದ್ರಾಬಾದೀ ಪಂಚಸರಕ್ಕೆ ತನ್ನದೇ ಆದ ಕಲ್ಪನಾಶಕ್ತಿಯಿಂದ ಹೊಸ ಆಯಾಮ ಕೊಡಬೇಕು. ಅದರಿಂದ ಪರಂಪರೆಯ ಕುಶಲಕಲೆಗೆ ಆಧುನಿಕತೆಯ ಸ್ವರ್ಥದ ಹೊಸಭಾವ ಸಮಾವೇಶಗೊಳ್ಳುವಂತಾಗಬೇಕು.

ಯಾಕೆಂದರೆ ಉತ್ತಮ ಅಭಿರುಚಿಯಳ್ಳವರಿಗೆ ತಾವೇನೇ ಧೋರಣೆಯನ್ನು ಹೊಂದಿರಲಿ, ಅದು ಇತರಿಗಿಂತ ಭಿನ್ನವಾಗಿರಬೇಕು ಎಂಬ ಭಾವನೆ ಸದಾ ಪ್ರಬಲವಾಗಿರುತ್ತದೆ. ಭಿನ್ನವರ್ವೇ ಅಲ್ಲ. ಕಲಾತ್ಮಕವೂ ಆಧುನಿಕವೂ ಆಗಿರಬೇಕು. ಹಾಗೊಮ್ಮೆ ಆಗಿರದಿದ್ದರೆ ಮುದುವೆ, ಮುಂಜಿ, ಹಬ್ಬ, ಉತ್ತಪಗಳಲ್ಲಿ ಸೇರುವ ಹೆಚ್ಚಿನ ಸ್ತ್ರೀಯರು ಒಂದೇ ಬಗೆಯ ಆಭರಣ ಧರಿಸಿ ದೃಷ್ಟಿಗೋಚರರಾಗಿರುತ್ತಿದ್ದರು.

ಬಹಳ ಪರಿಶ್ರಮದಿಂದ ಅವಳು ತನ್ನ ಮನಸ್ಸಿನಲ್ಲಿ ಉಯ್ಯಾಲೆಯಾಡುತ್ತಿದ್ದ ವಿನ್ಯಾಸವನ್ನು ಕಾಗದದ ಮೇಲೆ ಇಳಿಸಿದಳು. ನಲವತ್ತು-ಬಿಂಬಿತು ಬಾರಿ ಬರೆದು, ಅಳಿಸಿ, ತಿದ್ದಿ, ತನ್ನ ಮನಸ್ಸಿಗೋಪ್ಯವ ರೀತಿಯಲ್ಲಿ ಪರಿಷ್ಪರಣ ಮಾಡಿದಳು. ಅಂಶೂ ಹಾಗೆ ಮಾಡಿದಮೇಲೆ ಅವಳ ಕಲ್ಪನೆಯ ಆಕಾರ ಮೂಡಿತು. ಪಂಚಧಾರೆಯ ಸರಕ್ಕೆ ಅವಳು ಇಟ್ಟ ಹೆಸರು ‘ಗರಬಂಧನ’. ಹಳದಿ ಬಂಗಾರ, ಬಿಳಿ ಬಂಗಾರ, ಮುತ್ತು, ವಟ್ಟ, ಹವಳಗಳನ್ನು ಕೆತ್ತಿ ಜೋಡಿಸಿ ಪೋಣಿಸಿದ ಏದೆಂದೆಸರ ತನ್ನ ರೇಖಾಕೃತಿಯಲ್ಲಿಯೇ ಅಧ್ಯತ್ಮ-ಆರ್ಕಣ್ಣಕವೇನಿಸುತ್ತಿದ್ದು. ವಾಸ್ತವವಾಗಿಯೂ ಅವಳು ಹೊಸದೊಂದನ್ನು ಮಾಡಲು ಸಾಧ್ಯವಾಗಿದೆಯೆಂದು ಅವಳಿಗೆ ಅನಿಸಿತು. ಪರಂಪರೆಯ ದಸ್ತಬಂದ ಶೈಲಿಯನ್ನು ಅವಳು ಕೊರಳಿನ ಹಿಂಭಾಗದಲ್ಲಿ ಕೊರಳಿನಿಂದ ಕೊರಳಿಗೆ ಅರ್ಥಚಂದ್ರಾಕಾರ ರೂಪದಲ್ಲಿ ಬಳಿಸಿದಳು. ಗುಲಬಂದೂನ್ನು ಎದುರಿನಿಂದ ಕೊರಳಿಗೆ ಧರಿಸದೆ ಕೊರಳಿನ ಹಿಂಬದಿಗೆ ಧರಿಸಲಾಗಿದೆಯೇನೋ ಅನ್ನುವಹಾಗೆ. ಎರಡೂ ಹೆಗಲಿನ ಮೇಲೆ ವಟ್ಟ ಮತ್ತು ಹವಳದ ನಾಜೂಕಾದ ಕೆತ್ತನೆಯ, ನಾಲ್ಕು ಮೈಯ ಪಡಿಯಚ್ಚುಗಳು ಬದ್ದೆದ್ದು ಕೊಂಡಿಗಳಿಂದ ಪ್ರಕಾಶಮಾನವಾದ ಮುತ್ತುಗಳ ಬದು ಎಳೆಗಳಿಂದ ಆರಂಭವಾಗುತ್ತಿದ್ದವು. ಎದೆಯ ಅರ್ಥಭಾಗವನ್ನು ಅರ್ಥಚಂದ್ರಾಕಾರದಲ್ಲಿ ವ್ಯಾಪಿಸಿ ಒಂದು ಹೆಗಲಿನಿಂದ ಇನ್ನೊಂದು ಹೆಗಲಿನವರೆಗೂ ಮುಂದುವರಿಯುತ್ತಿದ್ದವು. ಸ್ತ್ರೀ ಪುರುಷರ ಪ್ರೇಮದ ಗಾಢ ಸಂಬಂಧದ ಪರಂಪರೆಯ ದ್ಯೌಪತಿಕ, ನಿರಂತರವಾಗಿ ಹರಿಯುವ ಬದು ನದಿಗಳಂತೆ ಅವರ ಜೀವನಕ್ಕೆ ಜೀವನದಾಯಿ ಗಡಿಯನ್ನು ಕೊಡುತ್ತಿದ್ದವು.

ಮುತ್ತುಗಳ ಎಳೆಗಳಲ್ಲಿ ಬಂಗಾರದ ಮುತ್ತುಗಳಿಗೂ ಕ್ರಮವಾಗಿ ಸಾಫ್ಟನ್ ಕೊಟ್ಟರೆ ಹೇಗೆ ಎಂದು ಅವಳು ಮೊದಲು ಯೋಚಿಸಿದ್ದಳು. ನಂತರ ಅವಳಿಗೇ ಅನ್ನಿಸಿತು. ಮುತ್ತುಗಳ ದೀರ್ಘಕಾಲದ ಬಾಳಿಕೆಯ ದೃಷ್ಟಿಯಿಂದ ಈ ಪ್ರಯೋಗ ಸರಿಯಲ್ಲ. ಈ ಡಿಸ್ಪ್ಲೈನ್ ಮೊಬಿಯೆಂದರೆ ಮುತ್ತುಗಳ ಎಳೆಯ ಕೊಂಡಿಗಳನ್ನು ಕಳಚಿ ಸ್ವತಂತ್ರ ರೂಪದಲ್ಲಿ ಧರಿಸಬಹುದಾಗಿತ್ತು. ಎಷ್ಟರಮಟ್ಟಿಗೆ ಎಂದರೆ ಜೀಕೆಂದರೆ ಅವುಗಳನ್ನು ಒಂದೊಂದಾಗಿ ಸ್ವತಂತ್ರರೂಪದಲ್ಲಿಯೂ ಧರಿಸಬಹುದಾಗಿತ್ತು. ಮತ್ತು ಅದನ್ನು ಕುತ್ತಿಗೆಯ ಹಿಂಭಾಗದಿಂದ ಕಳಚಬಹುದಾಗಿತ್ತು. ಮುತ್ತುಗಳ ದೀರ್ಘ ಬಾಳಿಕೆ ದೃಷ್ಟಿಯಿಂದ ಅವುಗಳ ಸುರಕ್ಷಿತೆಯ ಬಗ್ಗೆ ಲಕ್ಷ್ಯ ಕೊಡಬೇಕಾಗಿತ್ತು. ಅವುಗಳನ್ನು ಬಣ್ಣದಹಾಳೆ, ಒದ್ದೆ, ಎಸಿಡ್, ಸೆಂಟ್, ಕರೊರಧಾತು ಇತ್ಯಾದಿಗಳಿಂದ ಬಜಾಪು ಮಾಡಬೇಕಾಗಿತ್ತು.

ಇಲ / ಆವಿಗೆ

ಇವೆಲ್ಲ ಈ ಡಿಸ್ಪೇನೆನಲ್ಲಿ ಸುಲಭವಾಗಿ ಪೂರ್ವಸಬಹುದಾಗಿತ್ತು.

ರೇಖಾಚಿತ್ರವನ್ನು ಪೂರ್ವ ಮಾಡಿ ಅರಕೊಂಡು ಕೂಪ್ಪನ್ನು ಕೊಟ್ಟು ಅದರ ವಿನ್ಯಾಸಕ್ಕೆ ಅನುಗುಣವಾಗಿ ಯಾವುದು ಎಲ್ಲಿ ಕೂಡುತ್ತದೆ, ಅಡಕಗೊಳಿಸಲಾಗುತ್ತದೆ ಎಂಬುದನ್ನೆಲ್ಲ ಬರೆದದ್ದಾಯಿತು. ಷ್ಟೇಲ್ ಬಂದೂ ಮಾಡಿದಾಗ ಅವಳಿಗೆ ಒಮ್ಮೆಲೇ ಬಂದ ಅನುಭವವೆಂದರೆ ತಲೆ ಒಡೆತ ಇಡ್ಕಿದ್ದಂತೆ ಮಾಯವಾಗಿಬಿಟ್ಟಿದೆ. ಬಂದು ಬಗೆಯ ವಿಚಿತ್ರೀತಿಯ ಸಂತೃಪ್ತಿ ಇಡೀ ದೇಹವನ್ನು ಅರಳಿಸಿ ಹಗುರಗೊಳಿಸಿತ್ತು. ಅಲ್ಲದೆ ಯಾಕೋ ನಿದ್ದೆಯೂ ಕಣ್ಣಿಂದ ದೂರವಾದ ಅನುಭವವಾಯಿತು. ಹಾಸಿಗೆ ಮೇಲೆ ನೆಟ್ಟಿಗೆ ಬಲವಂತವಾಗಿ ಮಲಗಿದರೂ, ಮಗ್ಗಲು ಹೊರಳಿಸಿಯೇ ಬೇಸರಬರುತ್ತದೆ. ಮುಖ್ಯ ಬಾಗಿಲನ್ನು ತೆರೆದು ಹೊರಗಡೆ ಲಾನ್ ಮೇಲೆ ತಿರುಗಾಡೋಣ ಅನಿಸುತ್ತಿದೆ. ರಾತ್ರಿಯ ನಿತ್ಯತ್ವತೆಯನ್ನು ಮಲಗಿದರೆ ಸಂಧಿಸುವುದಕ್ಕಾಗುವುದಿಲ್ಲವಲ್ಲ. ಆದರೆ ಮುಖ್ಯ ಬಾಗಿಲನ್ನು ತೆರೆದು ಲಾನ್ ಮೇಲೆ ರಾತ್ರಿ ಹೊತ್ತು ತಿರುಗಾಡುವುದೆಂದರೆ, ರಾತ್ರಿಯ ಪರಿಗಾಗಿ ನಿಯುತ್ಕವಾದ ಮುತ್ತಯ್ಯನಿಗೆ ವಿಚಿತ್ರವೇನಿಸಿತ್ತೇ.

ಮೇಲ್ಕಾಳಿಗೆಯ ಮೇಲ್ಳಣ ರಾತ್ರಿಯನ್ನು ಭೇಟಿಯಾಗಬಹುದು!

ಕೋಣೆಯಿಂದ ಹೊರಬಂದು ನೋಡಿದಳು. ವಿಶಾಲವಾದ ಅಂಗಳದಲ್ಲಿ ನೀಲಮ್ಮೆ ತನ್ನ ಅವಳಿ ಮಕ್ಕಳೊಂದಿಗೆ ಜಮಿನಾನೆಯ ಮೇಲೆ ಮಲಗಿದ್ದಾಳೆ. ಗೊರಕೆ ಹೊಡೆಯುತ್ತಿರುವುದು ಅವಳು ಆಳವಾದ ನಿದ್ರೆಯಲ್ಲಿದ್ದಾಳೆಂಬುದನ್ನು ಸಾಕ್ಷಿಯಾಗಿತ್ತು. ನೀಲಮ್ಮಾಳ ಸೀರೆ ಅವಳ ಪ್ರಷ್ಟ ಕಂದುಬಣ್ಣಿದ ತೊಡೆಯಿಂದ ಸರಿದಿತ್ತು.

ಅವಳು ಹಟಮಾಡಿ ನೀಲಮ್ಮಾಳನ್ನು ರಾತ್ರಿ ಬಂಗಲೆಯ ಒಳಗಡೆ ಮಲಗಿಸಿಕೊಳ್ಳಲು ಶುರುಮಾಡಿದ್ದಳು. ಜುಬಿಲಿ ಹಿಲ್ನ್ಸನ್ ಅಂಕುಡೊಂಕಾದ ರಸ್ತೆಯನ್ನು ಹತ್ತಿ, ರಸ್ತೆ ನಂಬರ ಮೂವತ್ತೇಳರಲ್ಲಿ ಇರುವ ವಿಶಾಲಕಾಯ ಬಂಗಲೆ ಶುಭಮ್ಮಾನ್ನು ಅವಳು ಮೊದಲಬಾರಿಗೆ ನೋಡಿದಾಗ, ಎರಡಂತಸ್ಸಿನ ಈ ವಿಶಾಲ ಬಂಗಲೆಯಲ್ಲಿ ತಾನೋಬ್ಬಳೇ ವಾಸಮಾಡಬೇಕಾಗುವ ದೆಂದು ಕಲ್ಪಿಸಿಕೊಂಡೇ ಅವಳು ಗಾಬರಿಯನ್ನು ಹಂಚಿಕೊಂಡಳು. “ನೀನು ನಾಳಿ ರಾತ್ರಿ ಹೊರಟುಹೋಗ್ನಿಯಾ. ಇಷ್ಟು ದೊಡ್ಡ ಬಂಗಲೆಯಲ್ಲಿ ಹಗಲು ಹೇಗಾದರೂ ಕಳೆಯಬಹುದು, ರಾತ್ರಿ ಕಳೆಯೋದು ಹೇಗೆ?”

ಗೌತಮಿ ಹುಡುಗಾಟಿಕೆಯಲ್ಲಿ ವಿನೋದ ಮಾಡಿದ್ದಳು—“ನೀನು ಹೇಳಿದರೆ ನಿನ್ನ ಭಯ ತೊಲಗಿಸುವ ವ್ಯವಸ್ಥೆ ಮಾಡಿಯೇ ನಾನು ಮುಂಬಯಿಗೆ ಮರಳುತ್ತೇನೆ. ರಾತ್ರಿಯಿಡೀ ಅವನು ನಿನ್ನ ಭಯವನ್ನು ಓಡಿಸುತ್ತಾ ಇರುತ್ತೇನೆ. ನಸುಕು ಹರಿಯೋದಕ್ಕೆ ಮುನ್ನ ನಿನ್ನನ್ನು ಬಿಟ್ಟು ಹೋಗಾತ್ತಾನೆ. ಈ ವ್ಯವಹಾರ ನಿನಗೆ ಒಟ್ಟಿಗೆಯಾದರೆ ಹೇಳು. ಯಾವ ಕಿವಿಯ ಮೇಲೂ ಸುಧ್ದಿ ಬೀಳುವುದಿಲ್ಲ. ಚೌಕೀದಾರ ಮುತ್ತಯ್ಯ ನಮ್ಮುದೇ ಮನುಷ್ಯನಲ್ಲವಾ?”

ನಿಧಾನವಾಗಿ ಕೇಳಿದ ನಂತರ ಅವಳು ಸಿಡಿಮಿಡಿಗೊಂಡಳು—“ನೀನು ಮತ್ತು ನನ್ನ ಗೇಳತಿ ಸ್ತಿತಾ, ಇಬ್ಬರೂ ಒಬ್ಬರನ್ನೊಬ್ಬರು ಏರುತ್ತೀರಿ. ದೇಹದ ಜಲೇಬಿಯಲ್ಲೇ ಸುತ್ತಾಡ್ತಿರಿ. ದೇಹದ ವಿನೋದ ಬಿಟ್ಟು ಬೇರೆ ನಿಮಗೆ ಹೊಳೆಯೋದೇ ಇಲ್ಲವಾ?”

ಆಕ್ಷೇಪದಿಂದ ತುಸುವೂ ಪ್ರಭಾವಿತಗೊಳ್ಳದೆ ಅದೇ ಲಯದಲ್ಲಿ ತರಂಗಿತಗೊಳ್ಳುತ್ತ ಹೇಳಿದಳು—“ದೇಹಕ್ಕೆ ಸಂಬಂಧಿಸಿದಂತೆ ವ್ಯಾಟಿಸಿರುವ ರೂಢಿಯಿಂದ ಮುಕ್ತವಾಗಲು ಪ್ರಭಾವಶಾಲಿ ಉಪಾಯ ಇದೆ, ಅದನ್ನು ಚರ್ಚೆಯ ವಿಷಯವಾಗಿಸಿಕೊ. ನಾನು ಬಹಳ ಸೆಕ್ಸಿ ಹೆಂಗಸೆಂದು ನಿನಗೆ ತೋರಬಹುದು. ವಾಸ್ತವದಲ್ಲಿ ನಾನು ಹಾಗೇನೂ ಇಲ್ಲ, ಯೌವನ ನನಗೆ ಉನ್ನಾದದ ವಿಷಯ ಅಲ್ಲ. ಬಯಕೆಯಾದರೆ, ಪ್ರಶ್ನೆ ಬೇರೆ, ಇಲ್ಲವಾದರೆ ಪಕ್ಷದಲ್ಲಿಯೇ ಮಲಗಿರುವ ಹೃಷ್ಟಪ್ರಷ್ಟ ಪತಿ ಅಶೋಕನಿಗೆ ನೆಲ ಅಲಗಾಡಿಸುವ ಹಸ್ತ ಮೈಥುನ ವಾಡಬೇಕಾಗುತ್ತಿತ್ತಾ? ಆ ಕಾರಣಕ್ಕಾಗಿ ಒಂದಾಗಬಹುದಾಗಿತ್ತು.

“ಗಂಟು ಹಾಕಿಟ್ಟುಕೊ. ಮಾತನಾಡೋವರು ಕೆಲಸ ಮಾಡೋದಿಲ್ಲ. ಕೆಲಸ ಮಾಡೋವರು ಮಾತನಾಡೋದಿಲ್ಲ.”

ಗೌತಮಿ ಸಮಾಧಾನಪಡಿಸಿದಳು. ಅವಳ ಭಯ ನಿವಾರಣಕ್ಕೆ ಒಂದು ಅನ್ಯ ಉಪಾಯ ಹೊಳೆಯಿತು ಅವಳಿಗೆ. ಮುದುಕ ಮಾಲಿ ಉದಯಗಿರಿಯ ಮುದಿ ಹೆಂಡತಿಯೋಡನೆ ರಾತ್ರಿ ಬಂಗಲೆಯೋಳಕ್ಕೆ ಮಲಗಲು ಹೇಳುವುದು.

ಗೌತಮಿ ಹೋದಮೇಲೆ ರಾತ್ರಿ ಅವಳು ಆ ಮುದುಕಿಯನ್ನು ಬಹಳ ಗೌರವದಿಂದ ಅಂಗಳದಲ್ಲಿ ಮಲಗಿಸಿದಳು. ಆದರೆ ಕ್ಷಯದ ಕೊನೆಗಳಿಗೆಯ ಯೋಗಿಯಂತೆ ಮುದುಕಿ ರಾತ್ರಿಯಿಡ ಅಸಹನೀಯವಾಗಿ ಕೆಮ್ಮುತ್ತ ಉಳಿದಳು. ಅವಳಿಗೆ ಬೆಳ್ಳತನಕ ರೆಪ್ಪೆಹಚ್ಚಿ ಮಲಗಲು ಸಾಧ್ಯವಾಗಲಿಲ್ಲ. ಬೆಳಿಗೆ ಏಳುತ್ತಲೇ ಅವಳು ಚಹಾ ಕೊಡಲು ಬಂದ ನೀಲಮ್ಮುನ ಕೈಹಿಡಿದುಕೊಂಡು ಒತ್ತಾಯ ಮಾಡಿದಳು. ರಾತ್ರಿ ಮಲಗಲು ಅವಳು ವೃದ್ಧ ಅತ್ಯೇಯನ್ನು ಕಳಿಸುವುದು ಬೇಡ. ಅವಳೇ ಬಂದು ಮಲಗಲಿ. ನೀಲಮ್ಮು ಅವಳ ಒತ್ತಾಯವನ್ನು ಪೂರ್ವೇಸಲು ತನಗಿರುವ ಅಸಮರ್ಥತೆಯನ್ನು ಹೇಳಿದಳು. ತನ್ನ ಮಕ್ಕಳನ್ನು ಅತ್ಯೇಯಬಳಿ ಮಲಗಿಸಿ ಬಂದರೂ, ಮಧ್ಯರಾತ್ರಿಯಲ್ಲಿ ನಿದ್ದೆಯಿಂದ ಎಚ್ಚಿತ ಕೊಡಲೇ ಅವರು ಅವಳನ್ನು ಹುಡುಕುತ್ತಾರೆ. ಹಿಂಗಿದ್ದರೂ ನೀಲಮ್ಮನಿಗೆ ಬಿಡುಗಡೆ ಸಿಕ್ಕಿತು. ಏನೂ ತೊಂದರೆಯಿಲ್ಲ. ಮುಕ್ಕಳನ್ನು ಕರೆದುಕೊಂಡು ಅವಳು ಇಲ್ಲಿ ಬಂದು ಮಲಗಲಿ.

ಪ್ರಾರಂಭದಲ್ಲಿ ಅವಳಿಗೆ ಪಠ್ರರಗಟ್ಟಿಗೆ ಬಂದು ಹೋಗುವಾಗ ತೊಂದರೆಯಾಯಿತು.

‘ರಾಧಾಕೃಷ್ಣ ಪಲ್ಲೋ ಡೀಲರ’ ಅವರ ತರಬೇತಿ ಕೇಂದ್ರ ಪಠ್ರರಗಟ್ಟಿಯಲ್ಲೇ ಇದೆ. ಅವಳನ್ನು ಕರೆದುಕೊಂಡು ಹೋಗಲು-ಬರಲು ಗೌತಮಿ ಆಟೋವನ್ನು ಗೊತ್ತುಮಾಡಿದ್ದಳು. ಮೂರು ದಿನ ಅವನು ಸರಿಯಾಗಿ ಬಂದ. ನಾಲ್ಕನೆಯ ದಿನ ಅವಳು ಗೇಟಿಗೆ ಅಂಟಿ ನಿಂತು ಬಹಳ ಹೊತ್ತು ಕಾದಳು. ಕಾಸಿಗೆ ವೇಳೆಯಾಗಿತ್ತು.

ಉದ್ದಿಗ್ನಾದ ಅವಳು ಅವಳಿಗಾಗಿ ಒಂದು ಆಟೋ ತರುವಂತೆ ಉದಯಗಿರಿಯನ್ನು ಓಡಿಸಿದಳು. ಆಟೋದವನಿಗೆ ತೆಲಗುವಿನಲ್ಲಿ ಎಲ್ಲಿಗೆ ಹೋಗಬೇಕಾಗಿದೆಯಂಬುದನ್ನು ಹೇಳು, ಎಲ್ಲೆಲ್ಲಿ ತಿರುಗಿ ಹೋಗಬೇಕೆಂಬುದನ್ನು ಹೇಳು ಎಂದಿದ್ದಳು. ಮುದುಕ ಉದಯಗಿರಿ ತಿಳಿಸಿ ಹೇಳಿದರೂ ಆಟೋಚಾಲಕ ನಿರಾಲಮಂಡಿಯ ಸುತ್ತಮುತ್ತ ಜೆನ್ನಾಗಿ ತಿರುಗಿಸಿದ. ಮೇಲಿಂದ ಅವಳ ಬಳಿಯೇ ದಾರಿ ಕೇಳಿದ. ದಿಗ್ಘಾಮೆಗೊಂಡ ಅವಳು ಹೇಳುವುದಾದರೂ ಹೇಗೆ? ಆಟೋದವನಿಗೆ ಗೊತ್ತಾಯಿತು. ಇವಳು ಹೈದ್ರಾಬಾದಿಗೆ ಹೋಸಬಳು. ದಾರಿಯ ಪರಿಚಯವಿಲ್ಲ. ಚಾರಮಿನಾರ್‌ಗೆ ನಾಲ್ಕು ಸುತ್ತು ಬಂದ ನಂತರವಷ್ಟೇ ಅವನು ಅವಳನ್ನು ಸರಿಯಾದ ಸ್ಥಳಕ್ಕೆ ಒಯ್ದಬಿಟ್ಟ ಹೋಗಿ-ಬಂದು ಮಾಡುವವ್ವು ಭಾಡಿಗೆಯನ್ನು ಅವನು ಒಂದೇ ಬಾರಿಗೆ ವಸೂಲು ಮಾಡಿದ. ಬೇರೆ ಆಟೋದವರಿಂದ ಸರಿಯಾಗಿ ಪತ್ತೆ ತಿಳಿದುಕೋ, ನನಗೆ ಆಗಲೇ ತರಗತಿಗೆ ತಡ ಆಗಿದೆ ಎಂದು ಹೇಳಿದರೂ ಅವನು ತನ್ನ ಆಟ ಬಿಡಲಿಲ್ಲ.

ಆ ದಿನದ ಅಲೆಯುವಿಕೆ ಅವಳಿಗೆ ತೊಂದರೆ ಕೊಟ್ಟರೂ, ರಸ್ತೆಗಳ ಪರಿಚಯ ಜೆನ್ನಾಗಿ ಆಯಿತು. ಢ್ಯೆರ್‌ ಬಂತು, ಅವಳಿಗೆ ಎಲ್ಲಿಗೆ ಹೋಗಬೇಕಾಗಿದೆ, ಹೇಗೆ ಹೋಗಬೇಕಾಗಿದೆ, ಬೇರೆ ಯಾವ ಯಾವ ಗಲ್ಲಿ-ಮೊಹಲ್ಲಾಗಳ ಮೂಲಕವೂ ತಲುಪಬಹುದು ಎಂಬುದು ತಿಳಿಯಿತು. ಹೈದ್ರಾಬಾದನ್ನು ಹಳೆ ಮತ್ತು ಹೋಸ ಎಂದು ವಿಭಜಿಸಬಹುದಾದ, ಬರಬಿದ್ದಂತಿರುವ ಮೂಸಿ ನದಿಯನ್ನು ಅವಳು ತನ್ನ ದಾರಿತೋರಿಸುವ ಮುಖ್ಯ ಗುರುತಾಗಿ ಇಟ್ಟಕೊಂಡಳು. ಹೈಕೋಟಿನ ಭವ್ಯ ಇಮಾರತು ಎರಡನೆ ಗುರುತು. ಸಾಲಾರಜಂಗ್ ಮೂಲಿಯಂ ಮೂರನೆಯದು. ಚಿಕ್ಕಚಿಕ್ಕ ಸಂಕೀರ್ತಗಳನ್ನು ಅವಳು ಢ್ಯೆರಿಯಲ್ಲಿ ಬರೆದಿಟ್ಟಕೊಂಡಳು. ಯಾವ ಅಂಗಡಿಯ ಸೈನ್‌ಬೋಡೆಂಟ್‌ನಿಂದ ಯಾವ ಅಂಗಡಿಯ ಸೈನ್‌ಬೋಡ್‌ವರೆಗೆ ಅವಳು ನೇರವಾಗಿ ಹೋಗಬೇಕು, ಯಾವ ಕಡೆಗೆ ಎಡಕ್ಕೆ-ಬಲಕ್ಕೆ ಹೊರಳಿಕೊಳ್ಳಬೇಕು- ಎಂಬುದನ್ನೆಲ್ಲ ಗುರುತುಹಾಕಿಕೊಂಡಳು.

ಅದೇ ರಾತ್ರಿ ಸಂಜಯನೋಡನೆ ಅವಳು ಮಾತನಾಡಿದಳು, ಅವರು ಗೌತಮೀ ಮಾಡಿದ ವ್ಯವಸ್ಥೆಯ ಬಗೆಗೆ ಸಿಟ್ಟಾದರು.

ಡಿಸೆಂಬರ್ ಆರು ಬರಲೀಕ್ಕಿದೆ. ಬಾರಬರ ಮಸೀದೆಯ ದುಃಖಿವನ್ನು ಮುಸಲ್ಲಾನೆ ಬಂಧುಗಳು ಮರೆತಿಲ್ಲ. ಚಾರಮೀನಾರನ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶ. ವರ್ಷದಲ್ಲಿ ಒಂದೆರಡು ಬಾರಿ ಕಪ್ಪ್ಯೂ ವಿಧಿಸುವುದು ಅಲ್ಲಿ ಸಾಮಾನ್ಯ. ಸಂವೇದನಾಶೀಲ ಪ್ರದೇಶದಲ್ಲಿ ಅವಳಂಧ ಅಪರಿಚಿತಕು ಆಟೋದಲ್ಲಿ ಸಂಚರಿಸುವುದು ಒಳತ್ತಲ್ಲ. ಮುಂದಿನವಾರ ಅವರು ಹೈದ್ರಾಬಾದಿಗೆ ಬರುವ ಯೋಜನೆ ಹಾಕಿಕೊಂಡಿದ್ದಾರೆ.

ವಾಸವಾನಿ ಮೇಡಂ ಹೇಳಿದರು-ಅವರ ಅತ್ತಿಗೆಯ ಗಾಡಿ ಗ್ಯಾರೇಜಿನಲ್ಲಿ ವ್ಯಧ್ಯ ಬಂದಾಗಿ ಕುಳಿತಿದೆ. ಗ್ಯಾರೇಜು ತೆರೆಸಿ, ಗಾಡಿಯ ಸರ್ವೀಸಿಂಗ್ ಮಾಡಿಸಿ, ಅದಕ್ಕೆ ತ್ರೇ

ಪರನ ವ್ಯವಸ್ಥೆ ಮಾಡಲಾಗುವುದು. ಅಗ ಅವಳು ಆರಾಮಾಗಿ ತರಬೇತಿ ಕೇಂದ್ರಕ್ಕೆ ಹೋಗಿ ಬರಬಹುದು. ಸಮಯವಿದ್ದಾಗ ವಾಚನಾಲಯಕ್ಕೆ ಹೋಗಬಹುದು. ವಿಶ್ವದ ಬೇರೆ ಬೇರೆ ದೇಶಗಳ ಪಾರಂಪರಿಕ ಆಭರಣಗಳ ಮಾಹಿತಿ ಇರುವ ಪ್ರಸ್ತಕಗಳನ್ನು ಹುಡುಕಬಹುದು. ಗೌತಮಿಯಬಳಿ ಆಫ್ರಿಕಾದ ದೇಶಗಳ ಪಾರಂಪರಿಕ ಆಭರಣ ಶೈಲಿಯನ್ನು ರೇಖಾಂಕಿತಗೊಳಿಸಿದ, ಭಿನ್ನ ಜನಜಾತಿಗಳ ಆಭರಣ ವಿನ್ಯಾಸಗಳನ್ನು ದಾಖಲಿಸಿದ ಹಲವು ಪ್ರಸ್ತಕಗಳು ಇವೆ. ಅವಳಿಗೆ ಆಸ್ಕರಿಯಿದ್ದರೆ ಪ್ರಸ್ತಕಗಳನ್ನು ಸಂಗ್ರಹಿಸಿ ಕೊಡುವ ಜವಾಬ್ದಾರಿ ಅವರದು. ಎಲ್ಲಿ ಲಭ್ಯವಿದ್ದರೂ ತರಿಸಿಕೊಡುತ್ತಾರೆ.

ಸಂಜಯ ಇನ್ನೂ ಒಂದು ವಿಷಯ ಹೇಳಿದರು. ಅಂಧೇರಿ ಪ್ರಾರ್ಥ ಶೇರ್‌ ಎ ಪಂಚಾಬ ವಸತಿ ಪ್ರದೇಶದಲ್ಲಿ ಅವಳ ಹೆಸರಿನಲ್ಲಿ ಒಂದು ಜಿಕ್ಕು ಘಳ್ಳುಟ್ಟು ವಿರೀದಿಸಬಯಸಿದ್ದಾರೆ. ಅವಳು ತರಬೇತಿ ಮುಗಿಸಿ ಮುಂಬಯಿ ಹಿಂತಿರುಗುವ ಹೊತ್ತಿಗೆ, ಅವಳ ಘಳ್ಳುಟ್ಟಿನ ಆಂತರಿಕ ಸಿಂಗಾರವೆಲ್ಲ ಮುಗಿದಿರುತ್ತದೆ. ಮರಳಿ ತನ್ನ ಮನೆಗೆ ಹೋಗುವ ಅನಿವಾರ್ಯತೆಯನ್ನು ಅವಳು ಯಾಕೆ ತಂದುಕೊಳ್ಳಬೇಕು. ಅವಳಿಗೆ ಹೇಗಿದ್ದರೂ ಅಲ್ಲಿಗೆ ಹೋಗುವ ಮನಸ್ಸಿಲ್ಲ. ಅವಳ ದೇಖಿರೇಖಿಯ ಹೊಣೆ ಅವರದು. ಅವಳು ನಿಶ್ಚಿಂತವಾಗಿರಲಿ.

ಗೌತಮಿ ಬಹುಶಃ ಅವಳ ಅನಿವಾರ್ಯತೆಯನ್ನು ಅವರಿಗೆ ಪರಿಚಯ ಮಾಡಿಸಿದ್ದಳು. ಬಹುಶಃ ಏನು ಬಂತು, ಪಕ್ಕಾನೇ. ಇಲ್ಲವಾದರೆ ಅವರು ಅವಳಿಗಾಗಿ ಮನೆ ಕೊಳ್ಳಲು ರೂಪಾಕ್ಷರ ಮನಸ್ಸು ವಾಚಾಡುತ್ತಿದ್ದರು? ಅವರಿಗೆ ಬೇಡ ಎನ್ನೋಣವೆಂದುಕೊಂಡಳು. ಆದರೆ ಹೇಳಲಾರದಾದರು. ಬೇರೆಯವರ ಮನಸ್ಸು-ಮರ್ಚಿಗಳು ಅವಳ ಬಾಯಿಗೆ ಯಾಕೆ ಬೀಗ ಹಾಕುತ್ತೇ ಎಂಬುದು ಅವಳಿಗೆ ಗೊತ್ತಾಗಲಿಲ್ಲ.

ಅಡುಗೆಮನೆಯಲ್ಲಿ ತೂಗು ಹಾಕಿದ, ಮಾಳಿಗೆಯ ಚಾವಿಯನ್ನು ಹುಡುಕಲು ಸಮಯ ತಗುಲಿತು.

ಮಹಡಿಯ ಮೇಲಾಗ್ಗದ ಬಾಗಿಲ ಬೀಗ ತೆರೆಯತ್ತಲೇ, ಯಾವುದೋ ಸಾಧ್ಯ ದೀಪ್ತಪಾದ ಹಣೆಯ ಮೇಲೆ ಗೋಲ ಚಂದನದ ಬಿಂದುವನ್ನು ಹಚ್ಚಿದಂತೆ ಆಕಾಶದಲ್ಲಿ ಕಾಶಿಸಿಕೊಂಡ ಪೂರ್ಣಮೆಯ ಚಂದ್ರ ಅವಳನ್ನು ಆತ್ಮವಿಸ್ಯುತಗೊಳಿಸಿದ. ಗಳಿಗೆಗಟ್ಟಲೇ ಚಂದನಸ್ಸೇ ಒಂದೇ ಸವನೆ ನೋಡುತ್ತ ಉಳಿದಳು. ದೀರ್ಘ ಚಂಬಕದಿಂದ ಬಿಡಿಸಿಕೊಂಡ ಜ್ಯೇಷ್ಠದಲ್ಲಿ ಮಾಳಿಗೆಯ ಮೇಲೆ ನಿಂತು ನೋಡಿದಳು. ದೃಷ್ಟಿ ಹರಿದಷ್ಟು ದೂರದ ಜ್ಯೋತಿ ಹಿಲ್ಸು ಮಹಿಳೆಯ ದಿನ ಪ್ರಪಂಚ ಸ್ನಾನ ಧಾರೆಯಾಗಿ ಹರಿಯುವ ಬೆಳದಿಗಳಿನಲ್ಲಿ ಮೀಯುತ್ತಿತ್ತು. ಅಷ್ಟುತ ಕನಸಿನ ದೃಶ್ಯ ಸಮ್ಮೋಹಿನಿಯಲ್ಲಿ ಹಿಡಿಯುವ ಖಂಡಾಲಾದ ನೀಲ ರಹಸ್ಯಮಯ ಕೊಳ್ಳಿದ ಆರ್ಥ ಕರೆಗಿಂತ ದೂರವಾಗಿ! ಜೀವಂತ! ನಿದ್ದೆಯಲ್ಲಿ ಮುಳುಗಿದ ಯಾವುದೋ ಬೆಟ್ಟದ ಕವಚಿದ ಬೆನ್ನಮೇಲೆ ಬಂಡೆಗಳ ಸುಂದರವಾಗಿ ಕತ್ತರಿಸಿದ ಶಿಲ್ಪಗಳು ಮುಖಾಮುಖಿ ಯಾಗಿ ನಿಂತು ಪ್ರೇಮಾಲಾಪದಲ್ಲಿ ತೂಡಗಿರುವ

ಖ್ಯಾತಿ / ಆವಿಗೆ

ಹಾಗೆ!

ಆ ಬಂಡೆಯ ವಿಶಾಲವಾದ ಅಂಚನ್ನು ನೋಡಿ ಅವಳು ಆಗೇಗೆ ಆಶ್ಚರ್ಯಜಕ್ಕಿತ ಇಂಗುತ್ತಿದ್ದಳು. ಪ್ರಕೃತಿಯ ಈ ಶಿಲ್ಪ ನಗರಿಯಲ್ಲಿ ಒಬ್ಬರು ಇನ್ನೊಬ್ಬರು ಮೇಲೆ ಕಾಲಿನ ಅಂಗುಷ್ಠವನ್ನು ಮಾತ್ರ ಆಧಾರವಾಗಿಟ್ಟಿಕೊಂಡು ನಿಂತುಕೊಂಡ ಅವರು ಸಮರ್ಪೋಲ ತಪ್ಪಿ ಹೊರಳಿ ಬೀಳುದೆ ಹೇಗೆ ಬಚಾವಾಗಿದ್ದಾರೆ! ಸುಮಾರು ಮುಕ್ಕಾಲು ಶತಮಾನದ ಹಸಿ-ಬಿಸಿ ಹುಬ್ಬಿನಿಂದ ಪ್ರೀತಿಸುತ್ತ-ದೂರಸರಿಸುತ್ತ ಬಂದ ಎಪ್ಪತ್ತೊಂದು ವರ್ಷದ ಮುದುಕ ಮಾಲಿ ಉದಯಗಿರಿ ಜ್ಯುಬಿಲಿಹಿಲ್ಸ್‌ನ ಇತಿಹಾಸದ ಪ್ರಂಟಗಳನ್ನು ತಿರುಪುತ್ತ ಜ್ಯುಬಿಲಿಹಿಲ್ಸ್, ಬಂಜಾರಾಹಿಲ್ಸ್‌ಗಳು ಹೊದಲು ಕೇವಲ ಬಂಡೆ ಕಲ್ಲಿನ ಪ್ರದೇಶ ಮಾತ್ರವಾಗಿದ್ದವು ಎನ್ನುತ್ತಾನೆ. ಮನೆ ಮಾಡುವುದು ಹಾಗಿರಲಿ, ಜನ ಈ ಕಡೆ ಬರಲೂ ಹೆದರುತ್ತಿದ್ದರು. ಇಲ್ಲಿನ ಬಂಡೆಯ ಪ್ರಕಟಿಶಿಲ್ಪಗಳು ಹಾಗೆಯೇ ನಿಂತಿದ್ದು ಅವನಿಗೆ ಈಗಲೂ ನೆನಪಿದೆ. ಅವನ ಅಜ್ಞ ಹೇಳುತ್ತಿದ್ದರು-ಈ ಬಂಡೆಯ ಶಿಲ್ಪಗಳು ಭೂಮಿಯ ಗಭರ್ಡಿಂದ ಹುಟ್ಟಿವೆ. ಬಹಳ ಹೊದಲು ಇಲ್ಲಿ ಜ್ಬಾಲಾಮುಖಿ ಸಿಡಿದಿತ್ತು. ಆ ಬೆಂಕಿ ಉಗುಳುವ ಜ್ಬಾಲಾಮುಖಿಯ ಹೊಟ್ಟೆಯಲ್ಲಿ ಕರಗಿದ ಲಾವಾ, ವಿಭಿನ್ನ ಆಕಾರದಲ್ಲಿ ಮನಮೋಹಕವಾಗಿ ಉರಿಯುವ ಬಂಡೆಗಲ್ಲಾಗಿ, ಕಾಲಾಂತರದಲ್ಲಿ ಮಾನವಾಕೃತಿಗಳಾಗಿ ಬದಲಾದವು ಎಂದು ಮುದುಕ ಮಾಲಿ ಹೇಳುತ್ತಾನೆ.

ಬಹಳಪ್ಪು ಜನ ಶ್ರೀಮಂತರು ಮಾನವಾಕೃತಿಗಳ ಹಾಗಿರುವ ಬಂಡೆಯ ಶಿಲ್ಪಗಳನ್ನು ತಮ್ಮ ಬಂಗಲೆಯ ವಿಶಾಲ ಪ್ರಾಗಣ್ಯವನ್ನು ಸಿಂಗರಿಸಲು ಬಳಸಿಕೊಂಡರು. ಈಗ ಸರಕಾರಿ ಆಜ್ಞೆಯಾಗಿದೆ. ಬಂಗಲೆಗಳನ್ನು ಕಟ್ಟಿವವರು ಕಟ್ಟಲಿ. ಈ ಪ್ರಕೃತಿ ನಿರ್ಮಿತ ಶಿಲ್ಪಗಳಿಗೆ ಯಾರೂ ಕೈ ಹಚ್ಚಬಾರದು. ಯಾರೇ ಆದರೂ ಅವನ್ನು ಭಗ್ಗೊಳಿಸುವ ಕುಚೆಷ್ಟೆಯ ಪ್ರಯತ್ನ ಮಾಡಿದರೆ, ಅವರನ್ನು ಸರಳಿನ ಹಿಂದೆ ಹಾಕಲಾಗುವುದು.

ವ್ಯಾಪಾರಿಗಳು, ರಾಜಕಾರಣಿಗಳು, ಫೀಲ್ಡ್ ಕಲಾವಿದರು, ಸಮಾಜದ ಪ್ರತಿಷ್ಠಿತ-ಅಪ್ರತಿಷ್ಠಿತ ಶ್ರೀಮಂತರ ವಸತಿಯಾಗಿದೆ ಜ್ಯುಬಿಲಿಹಿಲ್ಸ್. ಆದರೆ ನೀರಿನ ತೊಂದರೆ ಬಹಳ ಇದೆ. ಶ್ರೀಮಂತರಿಗೆ ಕಡಿಮೆ, ಬಡವರಿಗೆ ಹೆಚ್ಚು, ಯಾರಾದರೂ ಮನೆಯಲ್ಲಿ ಕೆಲಸ ಮಾಡುವವರು ಅಲ್ಲಿಂದಲೇ ತಮ್ಮ ಕುಡಿಯುವ ನೀರನ್ನು ಒಯ್ಯುತ್ತಾರೆ. ಉಳಿದವರು ಮೈಲುಗಟ್ಟಲೇ ದೂರದಿಂದ ನೀರು ಸಂಗ್ರಹ ಮಾಡಿಕೊಳ್ಳುತ್ತಾರೆ. ತಮ್ಮದೇ ನೆಲದ ನೀರು ಅವರಿಗೆ ಬೇರೆಯವರ ದಯೆಯಿಂದ ಲಭ್ಯವಾಗುತ್ತದೆ. ಎಲ್ಲಾ ಅವರವರ ನಸೀಬು.

ಮುದುಕ ಮಾಲಿ ಉದಯಗಿರಿಯ ಒಳಕಢಿ ಬಿರುಗಾಳಿ-ನೀರಿನ ಹಾಗೆ ದೊಡ್ಡ ಕಷ್ಟದ್ದೇ...

ಜ್ಯುಬಿಲಿಹಿಲ್ಸ್‌ನ ಕಲ್ಲು ಶಿಲ್ಪದ ಹಾಗೆ ಗಟ್ಟಿಯಾಗಿತ್ತು-ಎಪ್ಪತ್ತೊಂದು ವರ್ಷದ ಮುದುಕ ಉದಯಗಿರಿಯ ದೇಹಪ್ರಕೃತಿ. ಇಷ್ಟೇ ಧೋತ್ರದ ಒಳಗಿನ ಕಾಲಿನ ಉಬ್ಬಿದ

ಅವಿಗೆ / ಇಡೀ

ನೀಲಿನರಗಳು ಅವನು ಸಾಕಪ್ಪು ಓಡಾಡಿದವನು ಎಂದು ಚಾಡಿ ಹೇಳುತ್ತಿದ್ದವು. ‘ಶುಭಮಾ’ದ ಕಲಕತ್ತಾ ಹುಲ್ಲನ್ನು ಮುಖಿಮಲ್ಲ ರೀತಿಯಲ್ಲಿ ಬೆಳೆಸುವ ಕಲೆಯಲ್ಲಿ ವಾತ್ರ ಅವನು ನಿಪುಣನಾಗಿರಲಿಲ್ಲ. ಪಾಕಶಾಸ್ತ್ರದಲ್ಲಿಯೂ ಅವನು ಎಪ್ಪು ಪರಿಣತನಾಗಿದ್ದನೆಂದರೆ ಅವನನ್ನು ಹೋಲುವವನು ಅವನೇ ಆಗಿದ್ದ. ಹೈದ್ರಾಬಾದೀ ಅಡುಗೆಯನ್ನು ಅತ್ಯಂತ ಉತ್ತಮಪ್ರಾಣಿ ತಯಾರಿಸುತ್ತಿದ್ದನಷ್ಟೇ ಆಲ್ಲ, ಪಂಚಾಬಿ, ಮೊಗಲ್ ಮುಂತಾದ ಉತ್ತರ ಭಾರತೀಯ ಪದಾರ್ಥಗಳನ್ನು ತಯಾರಿಸುವುದರಲ್ಲಿಯೂ ವಿಶೇಷ ಶಜ್ಞತೆಯಿಲ್ಲ ಅವನಿದೆ.

ಅಡುಗೆ ಮಾಡುವುದನ್ನು ಹೇಗೆ ಕಲಿತ ಮಾಲಿ ಉದಯಗಿರಿ? ಅಡುಗೆಯಲ್ಲಿನ ಎಣೆಯಿಲ್ಲದ ಅಭಿರುಚಿಯು ಅವನ ಕಲೆಯನ್ನು ಅರುಹಿತ್ತು.

ಚಾತಿಲಿಂದ ವೂಲಿಂಹಾದರೂ ಎಲ್ಲೋ ನೌಕರಿ ದೊರೆತರೂ ಅಡುಗೆಯವನಾಗಿಯೇ ಕೆಲಸ ಮಾಡುವುದಕ್ಕೆ ಅವನು ನಿರಂತರ ಪ್ರಯತ್ನ ಮಾಡುತ್ತಿದ್ದ. ಎಮ್ಮೋ ಸ್ಥಳಗಳಲ್ಲಿ ತನಗೆ ತೋಟಗಾರಿಕೆಯ ಕೌಶಲವೂ ಗೊತ್ತಿದೆಯಿಂಬ ಸುದ್ದಿಯನ್ನೋ ಅವನು ಹೇಳಿರಲಿಲ್ಲ.

‘ಗೋಶಾಮಹಲ್’ನಲ್ಲಿ ಹದಿನೆಂಟು ವರ್ಷ ವಾಲಿ ಉದಯಗಿರಿ ಅಡುಗೆಯವನಾಗಿಯೇ ತನ್ನ ಪಾಕಕಲೆಯ ಕೌಶಲದಿಂದ ಮನೆಯವರನ್ನೆಲ್ಲ ಆಕರ್ಷಿಸಿದ್ದ. ಆದರೆ ಅಲ್ಲಿಂದ ಅವನನ್ನು ಹೊರಹಾಕಿದ್ದ ಕಳ್ಳತನದ ಆರೋಪದಲ್ಲಿ. ಕಳ್ಳತನವನ್ನು ಅವನು ಮಾಡಿದ್ದ ಹೇದು. ಆದರೆ ಕಳ್ಳತನವನ್ನು ಅವನು ಒಷ್ಟಿರಲಿಲ್ಲವೆಂಬ ಮಾತು ಬೇರೆ. ಮನೆಯವರಿಂದ ಅವನನ್ನು ಒಷ್ಟಿಸಲೂ ಸಾಧ್ಯವಾಗಿರಲಿಲ್ಲ. ಅಲ್ಲದೆ ಆ ಮನೆಯವರಿಗೆ ಪಶ್ಚಾತ್ಯಾಪವೂ ಆಗಿತ್ತು. ಕಳೆದುಹೋದ ರಕಂ ಮರಳಿ ದೊರೆಯಲ್ಲಿ. ಬಿಟ್ಟ ಉದಯಗಿರಿಯೂ ಮರಳಿ ಬರಲಿಲ್ಲ. ಅಡುಗೆಯವನಾಗಿದ್ದ ಉದಯಗಿರಿ ಮತ್ತೊಮ್ಮೆ ನೌಕರಿಗೆ ಪ್ರಯತ್ನಿಸಿದ್ದರೆ ಮನೆಯವರು ಅವನನ್ನು ನೆವಹೇಳಿದೆ ಜಗತ್ತಮಾಡದೆ ಪುನಃ ಇಟ್ಟಕೊಳ್ಳುತ್ತಿದ್ದರು.

ಹಣ ಅವನು ಕೆಡ್ಡಾದರೂ ಯಾಕೆ?

ಅನಿವಾರ್ಯತೆ ಕಡಿಮೆಯದಾಗಿರಲಿಲ್ಲ.

ತನ್ನ ಏಕೈಕ ಮಗ ದೇವೇಂದ್ರನನ್ನು ಸರಕಾರಿ ನೌಕರಿಗೆ ಹಾಕಬೇಕಾಗಿತ್ತು. ಅಲ್ಲಿ ಅಧಿಕಾರಿಯು ಆತನಿಂದ ಹದಿನ್ಯೇದು ಸಾವಿರ ರೂಪಾಯಿಗಳ ಲಂಚ ಕೇಳಿದ್ದ. ಹದಿನ್ಯೇದು ಸಾವಿರ ಎಲ್ಲಿಂದ ತರಲು ಸಾಧ್ಯ! ತನ್ನ ಕೃತ್ಯದಿಂದ ಅವನು ಅಸಂತುಷ್ಟನಾಗಿರಲಿಲ್ಲ ಅವನು. ಅವನ ನೌಕರಿ ಹೋಯಿತು, ಆದರೆ ಮಗ ದೇವೆಂದ್ರನಿಗೆ ನೌಕರಿ ಸಿಕ್ಕಿತ್ತು! ಅವನಿಗೊಂದು ಹಿಂದು-ಮುಂದಿನ ಭದ್ರತೆ ಸಿಕ್ಕಂತಾಗಿತ್ತು. ಹಾಗೆಂದು ಅದೇನೂ ದೊಡ್ಡ ಕಲೆಕೆರಿ ಕೆಲಸವಲ್ಲ.

ದೇವೇಂದ್ರನ ನೇಮಕವಾಗಿದ್ದ ವಿಜಯವಾದದ ಬುಡಾಮೇರೂ ಹಳ್ಳಿಯ ಸಹಕಾರಿ

ಖಿಳಿ / ಆವಿಗೆ

ಬ್ಯಾಂಕ್‌ನಲ್ಲಿ ಸಿಪಾಯಿ ಕೆಲಸಕ್ಕೆ. ಒಂದೂವರೆ ವರ್ಷ ನೋಕರಿ ಸರಿಯಾಗಿ ನಡೆಯಿತು. ಅನಂತರ ಏನಾಯ್ತೆ ಗೊತ್ತಿಲ್ಲ. ತರುಣನಾದ ಮಗ ನಕ್ಷಲರ ಪುಸಲಾಯಿಸುವಿಕೆಗೆ ಸಿಕ್ಕಿಬಿದ್ದಿದ್ದು. ಹೆಗಲ ಮೇಲೆ ಬಂದೂಕು ಹೊತ್ತುಕೊಂಡು ಅಡವಿಯಲ್ಲಿ ಅಲೆಯತ್ತೊಡಗಿದ. ಇತ್ತೆ ಸೋಸೆ ಗಭವತೀಯಾಗಿದ್ದಳು. ದೇವೇಂದ್ರನ ಯಾವ ಸುದ್ದಿಯೂ ಇರಲಿಲ್ಲ. ಒಂದು ದಿನ ಪೂರ್ವೀಸರು ಅವರ ಮನೆ ಹುಡುಕುತ್ತ ಬಂದರು. ಅವರೇ ಸೂಚನೆ ಕೊಟ್ಟಿರು. ಅವರ ಏಕಮಾತ್ರ ಪ್ರತ್ಯೇ ದೇವೇಂದ್ರ ಪೂರ್ವೀಸ್ ಎನ್‌ಕಾಂಟರದಲ್ಲಿ ಗುಂಪಿನ ಉಳಿದ ಮೂವರು ರಕ್ತ ಪಿಪಾಸು ಸದಸ್ಯರೊಂದಿಗೆ ಕೊಲ್ಲಲಬ್ಬಿಟ್ಟಿದ್ದ.

ಆಗ ಅವರು ಹಬಶಿಗುಡಾದಲ್ಲಿ ಎರಡು ನೂರು ರೂಪಾಯಿ ಬಾಡಿಗೆಯ ಚಿಕ್ಕದೊಂದು ಮೋಲಿಯಲ್ಲಿ ವಾಸವಾಗಿದ್ದರು. ಅದೇ ಮೋಲಿಯಲ್ಲಿ ಸೋಸೆ ಅವಳಿ ಮಕ್ಕಳಿಗೆ ಜನ್ಮಕೊಟ್ಟಳು. ಅವರ ನೆರಯಿಲ್ಲಿ ಮುದ್ದಣ್ಣ ಎಂಬ ತೈವರ್ ವಾಸವಾಗಿದ್ದು. ಇದೇ ಬಂಗಲೆಯ ಗಾಡಿ ಓಡಿಸುತ್ತಿದ್ದು. ಉದಯಗಿರಿಯ ತರುಣಮಗ ಇಲ್ಲವಾಗಿದ್ದಾನೆಂಬ ಸಂಗತಿ ಅವನಿಗೆ ತಿಳಿಯಿತು. ಅವನು ಕೇಳಿದ-ನೋಕರಿ ಮಾಡ್ತೇಯಾ? ಇರಲು ಸ್ಥಳ ಪ್ರಕೃತಿ ಸಿಕ್ಕುತ್ತದೆ. ಬಂಗಲೆಯ ಹಿಂದುಗಡೆ ನೋಕರನಿಗೆ ವಾಸಕ್ಕೆಂದೇ ಒಂದು ದೊಡ್ಡ ಕೋಣೆಯಿದೆ. ಜೊತೆಯಲ್ಲಿ ಪಾಯಿಖಾನೆಯೂ ಇದೆ. ಬಂಗಲೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುವುದು. ಮನೆಯ ಮಾಲಕಿ ಸ್ವಯಂ ಇರುವುದಿಲ್ಲ. ಅಮೇರಿಕದಲ್ಲಿ ವಾಸವಾಗಿರ್ತಾರೆ-ತಮ್ಮ ಮಗಳ ಸಂಗಡ. ವರ್ಷದಲ್ಲಿ ತಿಂಗಳು-ಎರಡು ತಿಂಗಳು ತಿರುಗಾಟಕ್ಕೆ ಬರುತ್ತಾರೆ. ಉಳಿದ ದಿನ ಬಂಗಲೆ ಖಾಲಿ ಇರುತ್ತದೆ. ಬಂಗಲೆ ನೋಡಿಕೊಳ್ಳುವುದು ಬಿಟ್ಟ ಬೇರೆ ವಿಶೇಷ ಕೆಲಸ ಇಲ್ಲ. ರಾತ್ರಿ ಕಾವಲಿಗೆ ಬಿಬ್ಬನನ್ನು ಇಟ್ಟಿದ್ದಾರೆ. ಅವನ ಹೆಸರು ಮುತ್ತೆಯ್ಯ. ಹಗಲಿನ ಕಾವಲು ಕೆಲಸ ಅವನೇ ಮಾಡಬೇಕು. ಆರಾಂ ಆಗಿ ನಿಶ್ಚಿಂತವಾಗಿರಬಹುದು. ಮಾಲಕಿಯ ಬಿಬ್ಬ ಗೆಳತಿ ಇರುತ್ತಾರೆ-ಉಪ್ಪಲ ರೋಡನಲ್ಲಿ. ಮೊದಲನೆ ತಾರಿಕು ಅವಳ ಬಳಿ ಹೋಗಿ ಸಂಬಳ ಪಡೆದುಕೊಳ್ಳಬೇಕು.

ಮುದ್ದಣ್ಣನಿಗೂ ಆರಾಮೇ. ಮಾಲೀಕಳು ಕರೆಯುವವರೆಗೂ ಅವನು ಬಾಡಿಗೆ ರಿಕ್ವು ಓಡಿಸುತ್ತಾನೆ. ಎರಡೂ ಕಡೆಯಿಂದ ಹಣ ಗಳಿಸುತ್ತಾನೆ ಮುದ್ದಣ್ಣ.

ಇತ್ತೀಚಿಗೆ ಮುದ್ದಣ್ಣನ ಪರಿಸ್ಥಿತಿ ಸರಿ ಇಲ್ಲ. ಇಬ್ಬಿಬ್ಬರು ಹೆಂಡಿರು. ಮೇಲಿಂದ ಕುಡಿತದ ಕೆಟ್ಟ ಚಟ್ಟ.

ಸೋಸೆ ನೀಲಮ್ಮೆ ಪಕ್ಕದಲ್ಲಿಯೇ ಇಬ್ಬರು ಶ್ರೀಮಂತರ ಬಂಗಲೆ ಹಿಡಕೊಂಡಿದ್ದಾಗೆ, ಪಾತ್ರ ತಿಕ್ಕಲ್ಕೆ. ಜೀವನ ಚನ್ನಾಗಿ ನಡೆದಿದೆ.

ನೀಲಮ್ಮೆನಿಗೆ ಅವಳು ಕೇಳಿದ್ದಳು. ಅಡುಗೆ ಮಾಡುವ ಕೆಲಸ ಅವಳು ಯಾಕೆ ಮಾಡುವುದಿಲ್ಲ? ಅಡುಗೆ ಮಾಡಿದರೆ ಎರಡು ಪಟ್ಟು-ಮೂರುಪಟ್ಟು ಸಂಬಳ ಸಿಕ್ಕುತ್ತದೆ.

ಎರಡು ಮೂರು ಪಟ್ಟು ಸಂಬಳ ಸಿಗುವುದು ನಿಜ. ಆದರೆ ಆ ಕೆಲಸದಲ್ಲಿ ಅವಳ ಮನಸ್ಸು ಜಿಗುವ್ವೋಂಡಿದೆ. ಮೊದಲನೆಯಾಗಿ ಮನೆಯಲ್ಲಿ ದಿನಾ ಹೊಸಮೊಸೆ

ಅವಿಗೆ / ಇರಿಜಿ

ಅಡುಗೆ ಮಾಡುವಾಗ ಅವಳ ಮನಸ್ಸು ಮಕ್ಕಳಿಗಾಗಿ ಚಡಪಡಿಸುತ್ತದೆ. ಅಷ್ಟೂಂದು ರುಚಿಯಾದನ್ನು ಮಕ್ಕಳು ತಿನ್ನುವುದಕ್ಕಾಗುವದಿಲ್ಲ. ಕದ್ದು ಮುಚ್ಚಿ ತೆಗೆದುಕೊಂಡು ಹೋದರೂ ಎಷ್ಟು ದಿನ?

ಒಬ್ಬ ಶ್ರೀಮಂತನ ಮನೆಯ ಮಾರ್ಮಿಕ ಘಟನೆಯನ್ನು ನೀಲಮ್ಮೆ ತಿಳಿಸಿದಳು. ಕೇಳುತ್ತಲೇ ಅವಿಶ್ವಾಸದಿಂದ ಅವಳ ಕೂದಲುಗಳು ನಿಮಿರಿ ನಿಂತವು. ಹಬಳಿ ಗುಡ್ಡದಲ್ಲಿ ಅವಳ ಅವಳಿ ಮಕ್ಕಳನ್ನು ಅತ್ಯೇ ಮಾವಣ ಬಳಿ ಬಿಟ್ಟು ಶ್ರೀಮಂತನ ಮನೆಯಲ್ಲಿ ಅಡುಗೆ ಮಾಡುವ ಕೆಲಸ ಹಿಡಿದಿದ್ದಳು ಅವಳು. ಮಕ್ಕಳು-ಮರಿ ಇರುವ ದೊಡ್ಡ ಸಂಸಾರ ಆ ಧನಿಕನದು. ದೊಡ್ಡ ಪಾತ್ರೆಯಲ್ಲಿ ಸುವಾಸನೆ ಬೀರುವ ಅನ್ನದ ಗಂಜಿ ಬಸಿಯುವಾಗ ಮನೆಯಿಂದ ತಂದ ಅಲ್ಯುಮಿನಿಯಂ ಉಗ್ಗದಲ್ಲಿ ಮಕ್ಕಳಿಗಾಗಿ ತುಂಬಿಕೊಂಡಿರುತ್ತಿದ್ದೆ. ಅವರ ಮನೆಯಿಂದಲೇ ಕುಡಿಯಲು ಒಂದು ಕೊಡ ನೀರನ್ನು ಬಯಸ್ತಿದ್ದೆ. ಒಂದು ದಿನ ಒಡತಿಯ ಹದ್ದಿನ ಕಣ್ಣ ಅವಳ ಉಗ್ಗದ ಮೇಲೆ ಬಿತ್ತು. ಹತ್ತಿರ ಬಂದು ನಿಂತಳು. ತೆಗೆ ನೋಡೋಣ. ಉಗ್ಗದಲ್ಲಿ ಏನು ತುಂಬಿಕೊಂಡು ಹೋಗುತ್ತಿದೀಯಾ ಅಂದಳು. ಉಗ್ಗದ ತುಂಬ ಗಂಜಿಯನ್ನು ನೋಡುತ್ತಲೇ ಅವಳ ಹುಬ್ಬು ಮೇಲಕ್ಕೆರಿದವು. ಮೂರನೆಯ ಕಣ್ಣ ತೆರೆಯಿತು—“ನೀನೇನು ಕೆಲಸ ಮಾಡಲು ಬರ್ತೀಯೋ ಅಥವಾ ವಸ್ತುಗಳನ್ನು ದಾಟಿಸಲು ಬರ್ತೀಯೋ? ಯಾರನ್ನು ಕೇಳಿ ಗಂಜಿ ಬಯಿದೀಯಾ? ಸೀರೆಗೆ ಹಾಕಲಿಕ್ಕೆ ಗಂಜಿ ಬೇಕಾಗುತ್ತೇ ಅಂತ ಗೊತ್ತಿಲ್ಲ ನಿನಗೆ? ಅದಕ್ಕೇ ನೋಡೇನೆ. ಇತ್ತೀಚೆಗೆ ನನ್ನ ಸೀರೆಗಳು ಉಟ್ಟಕೂಡಲೇ ಯಾಕೆ ಮುದ್ದೆಯಾಗುವೆ ಅಂತ? ಈಗ ಅರಿವಿಗೆ ಬಂತು. ಬಟ್ಟೆ ತೊಳೆಯುವಾವಳಿದಲ್ಲ ನಿಲಾಕ್ಷ್ಯ ಅವಳಿಗೆ ಗಂಜಿ ಎಲ್ಲಿಂದ ಸಿಕ್ಕದೆ? ಎಲ್ಲವನ್ನೂ ನೀನೇ ಮನೆಗೆ ಬಯಸ್ತುಮೇಲೆ?”

ಸಿಕ್ಕಿನಲ್ಲಿ ಮಾಲಕಿ ಗಂಜಿಯ ಪಾತ್ರೆಯನ್ನು ಗಟಾರದ ಪೈಪಿಗೆ ಚಲ್ಲಿಬಿಟ್ಟಳು. ಕೂಗಿ ಕೂಗಿ ಎಲ್ಲಿರಿಗೆ ಹೇಳತೊಡಿಗಿದಳು—“ಪಿಯ್ ಗಂಜಿಕಳಿ, ಒಂದು ಕೊಡ ನೀರು ಬಯಲು ಕೊಡುತ್ತೇವೆ. ಅದೇ ದೊಡ್ಡ ದಯೆ! ನೀರೇನು ನಮ್ಮ ಮನೆಯ ಮೇಲೆ ಆಕಾಶದಿಂದ ಬೀಳುತ್ತದೆಯಾ? ತಿಂಗಳಾ ತಿಂಗಳಾ ಬಿಲ್ಲ ಕೊಡಬೇಕಾಗುತ್ತದೆ. ನಡೆ, ಹೊರಬೀಳು ಮನೆಯಿಂದ. ನಾಳೆಯಿಂದ ನಮ್ಮ ಮನೆ ಬಾಗಿಲಿಗೆ ಬರಬೇಡ. ಹತ್ತು ದಿನದ ಸಂಬಳ ಮೊದಲನೆ ತಾರೀಕು ಬಂದು ತಗೊಂಡು ಹೋಗು. ತಿಳೀತಾ...”

ಆ ಘಟನೆಯ ನಂತರ ನೀಲಮ್ಮೆ ಕಿವಿಯ ಮೇಲೆ ಕೈಯಿಟ್ಟುಕೊಂಡಿಲ್ಲ. ಕಸಮುಸುರೆ ಕೆಲಸದಲ್ಲಿ ತೊಡಗಿಕೊಂಡಳು. ಅವಳಿಗೇಗೆ ಎರಡು-ಮೂರು ಪಟ್ಟು ಸಂಬಳದ ಚಿಂತೆಯಿಲ್ಲ.

ಹಾಲಿನಂತಹ ಬೆಳಕಿನ ಸ್ವಿಗ್ನಿ ಶೀತಲತೆಯು ಅನಾಯಾಸವಾಗಿ ತಂಪಿನ ಅಂಗಿಯನ್ನು ಧರಿಸಿದಂತೆ ಭಾಸವಾಗುತ್ತದೆ. ಈ ಧನಿಯಲ್ಲಿ ಬಹಳ ಹೊತ್ತು ಮಾಳಿಗೆಯ ಮೇಲೆ ಇರುವುದು ಒಳ್ಳೆಯದಲ್ಲ ಎನಿಸಿತು ಅವಳಿಗೆ.

ಖಿಟ / ಆವಿಗೆ

ಕೊಣೆಗೆ ಮರಳಿದ ಮೇಲೆ ಅನಿಸಿತು. ಮುನಿಯಾಳಿಗೆ ಪೋನ್ ಮಾಡಿ ಮಾತನಾಡೋಣ.

ಮುಂದುವರಿದ ಕೈ ನಿಂತಿತು. ಅಕ್ಷಸ್ಯಾತ್ ಮುನಿಯಾಳಿ ಬದಲು ಅಮ್ಮೆ ಪೋನ್ ಕೈಗೆತ್ತಿಕೊಂಡರೆ?

ಮೊನ್ನೆ ರಾತ್ರಿ ಹನ್ನೆರಡೂವರೆ ಹೊತ್ತಿಗೆ ಪೋನ್ ಮಾಡಿದ್ದಳು. ಹದಿನ್ಯೇದು ಇಪ್ಪತ್ತು ಸೆಕೆಂಡು ಗಂಟೆ ಬಾರಿಸುತ್ತಲೇ ಉಳಿಯಿತು. ಸಮಯ ಆಗಲೇ ಬಹಳವಾಗಿದೆ ಅನಿಸಿತು ಆಕೆಗೆ. ಮುನಿಯಾ ಮಲಗಿರಬಹುದು. ಆದರೆ ಅವಳ ಅನುಮಾನ ಸುಖ್ಯಾಯಿತು. ಮುನಿಯಾ ಪೋನ್ ಎತ್ತಿಕೊಂಡಳು. ನಿದ್ದೆ ಬಂದಿತ್ತು ಅವಳಿಗೆ, ಆದರೆ ಎಲ್ಲಿಯೋ ಮನಸ್ಸಿನ ಮೂಲೆಯಲ್ಲಿ ಅಕ್ಷ ಪೋನ್ ಮಾಡಬಹುದು ಎಂಬ ಭಾವನೆಯಿತ್ತು. ಒಂದು ವಾರದಿಂದ ಅವರ ಮಧ್ಯ ಮಾತುಕೆ ನಡೆದಿರಲಿಲ್ಲ. ಪೋನ್ ತೆಗೆದುಕೊಳ್ಳುತ್ತಲೇ ಮುನಿಯಾ ಹೇಳಿದಳು— ಒಂದು ಕೆಟ್ಟ ಸುದ್ದಿ ಇದೆ, ಅಕ್ಷಾ! ಶಾಹಬೆನ್ ನಿನ್ನ ನಿಧನರಾದರು. ಮಧ್ಯಾಹ್ನದ ಉಂಟಮಾಡಿ ಆರಾಮಾಗಿ ಮಲಗಿದವರು ಏಳೆಲೇ ಇಲ್ಲ. ಅವರ ಸೇವಿಕೆಗೆ ಆಶ್ಚರ್ಯ ಆಯಿತು. ಮಧ್ಯಾಹ್ನದ ಉಂಟವಾದ ಮೇಲೆ ಅರ್ಥಗಂಟೆಗಿಂತ ಹೆಚ್ಚು ನಿದ್ದೆ ಮಾಡೋದಿಲ್ಲ. ಇಂದು ಯಾಕೆ ಇನ್ನೂ ಎದ್ದಿಲ್ಲ? ಆಗಲೇ ಎದ್ದು ಬರಬೇಕಾಗಿತ್ತಲ್ಲ...

“ಹತ್ತಿರ ಹೋಗಿ ಸೇವಕಿ ಅವರನ್ನು ಕೂಗಿದಳು. ಪ್ರತಿಕ್ರಿಯೆ ಇಲ್ಲ. ಅವರ ಮೌನ ನೋಡಿ ಅವಳಿಗೆ ಸಂದೇಹ ಆಯ್ದು. ಯಾಕೆ ಮಾತನಾಡೋದಿಲ್ಲ? ಗಾಬಿರಿಯಾಗಿ ಅವಳು ಮಧ್ಯಾಹ್ನದ ಉಂಟ ಮಾಡುತ್ತಿದ್ದ ಹಪ್ಪಳ ಹಚ್ಚುವ ಒಂದಿಬ್ಬರು ಹೆಂಗಸರನ್ನು ಕರೆದಳು. ಅವರು ಬಂದವರು ಅವರ ದೇಹವನ್ನು ಮುಟ್ಟಿಸೋಡಿ ಶಾಹಬೆನ್ಗಾಗೆ ಜೀವ ಇಲ್ಲಿದಿರುವುದನ್ನು ಫೋಂಟಿಂ ಮಾಡಿದರು. ಶ್ರೀವಾಸ್ತವ ಆಂಟಿಗೆ ಪೋನ್ ಬಂದಿತ್ತು. ಸುದ್ದಿ ಕೇಳಿ ಅಮ್ಮೆ ವಿಚಲಿತಭಾಗಲಿಲ್ಲ. ಸಹಜಭಾವದಿಂದ ಹೇಳಿದಳು—‘ನಿನ್ನ ಅಪ್ಪಾಜಿ ಸತ್ಯಾಗ ಮುದುಕಿ ಸಂತಾಪ ಸೂಚಿಸಲು ಬಂದಿದ್ದಳು. ಅವಳು ಸತ್ಯಾಗ ನಾನು ಹೋಗದೆ ಹೋದರೆ ಹಪ್ಪಳ ಹಚ್ಚುವವರು ಏನಾದರೂ ಅನ್ನಬಹುದು. ಉಮ್ಮೀಳಾ ಬಹಳ ಕರಿಣವಾಗಿಬಿಟ್ಟಿದ್ದಾಳೆ...’”

“ನೀನು ಹ್ಯಾಗಿದೀಯಾ ಅಕ್ಷಾ? ಸಂಜಯ ಅವರು ಗಮನ ಕೊಟ್ಟಿದ್ದಾರಲ್ಲವಾ?”

ಅವಳ ಕಂತ ತುಂಬಿ ಬಂತು. ಪ್ರಯುತ್ತಪ್ರಾರ್ವಕ ಸಂಯಮ ತಂದುಕೊಂಡಳು.

“ನೀವೆಲ್ಲ ಇಲ್ಲದ ನಾನು ಹ್ಯಾಗಿರಬಹುದು, ಯೋಚಿಸು.”

ಕ್ಷಣ ಹೊತ್ತು ಮುನಿಯಾಳಿಗೂ ಮಾತನಾಡುವುದು ಕಷ್ಟವಾಯಿತು. “ಅಕ್ಷ ನಮಗೂ ನಿನ್ನನ್ನು ಬಿಟ್ಟು ಇರೋದು ಸರಿ ಅನಿಸೋದಿಲ್ಲ. ಭುನ್ನೂ ತುಂಬಾ ನೆನಪು ಮಾಡಿಕೊಳ್ಳಾನೆ. ಒಂದು ದಿನ ಅಮ್ಮನ ಬಳಿ ಜಗಳ ಆದಿದ—‘ನೀನೇ ನಮ್ಮ ಅಕ್ಷನನ್ನು ಮನೆಯಿಂದ ಓಡಿಸಿದವಳು. ನಾವೆಲ್ಲ ಇಲ್ಲಿ ಇದ್ದು ಓದುತ್ತಿದ್ದೇವೆ, ಅಕ್ಷನೂ ಇಲ್ಲೇ

ಇದ್ದು ಓದಲಾರಳಾ?”

ಮತ್ತೆ ಮುನಿಯಾ ಹೇಳಿದಳು—“ಹೊಸ ಶಾಲೆಯಲ್ಲಿ ಭುನ್ನೂನ ಓದು ಮನಸ್ಸಿಗೆ ತಕ್ಕ ಹಾಗೆ ಆಗ್ನ್ಯ ಇಲ್ಲ. ಇತ್ತೀಚೆಗೆ ಅವನು ಒಂದಿಪ್ಪು ನಿಲರ್ಕ್ಯಾ ಮಾಡಿದಾನೆ. ಹಿಂದಿನ ಸಹಪಾರಿಗಳ ನೆನಪು ಕಾಡ್ತು ಇದೆ ಅವನಿಗೆ. ಅವನ ಕೊರತೆಯನ್ನು ದೂರ ಮಾಡಲು ಬ್ರೌಶೆನಿಗೆ ಒಬ್ಬ ಶಿಕ್ಷಕಿಯನ್ನು ನೇಮುಕ ಮಾಡಿದಾಳೆ ಅಮ್ಮೆ. ರಾತ್ರೇರಾತ್ರಿ ಚೆಮತ್ತಾರು ಆಗಿ ಬಿಡ್ಡದೆ ಅಂತ ಅವಳ ನಿರಿಕ್ಕೆ. ಆದರೆ ಭುನ್ನೂ ಹಾಗೂ ಶಿಕ್ಷಕಿ ಇಬ್ಬರೂ ಅವಳನ್ನು ನಿರಾಶೆ ಮಾಡಿದಾರೆ.”

“ಅಕ್ಕು, ನೀನು ತಿಳಿವಳಿಕೆ ಹೇಳಿ ಭುನ್ನೂನಿಗೆ ಪತ್ರ ಬರೆಯಬಾರದೆ! ನಿನ್ನ ಮಾತು ಕೇಳ್ತಾನೆ ಅವನು!”

“ನೀನೂ ಅವನ ಅಕ್ಕೆ ಅಲ್ಲವೇನೇ?”

“ಹೋದು, ಆದರೆ ನಿನ್ನ ಮಾತು ಕೇಳಿದ ಹಾಗೆ ಅವನು ನನ್ನ ಮಾತು ಕೇಳೋದಿಲ್ಲ. ಅವನ ವ್ಯವಹಾರ ನೋಡಿದರೆ, ಅವನು ಅಕ್ಕು ಅಂತ ನನ್ನ ಕರೆಯೋದೇನೋ ನಿಜ. ಆದರೆ ಭಾವಿಸೋಂದು ಸಮ ವಯಸ್ಕರ ಹಾಗೆ.”

“ಹೊಸ ಮನೆ ಹೇಗೆನ್ನಿಸುತ್ತಿದೆ ನಿನಗೆ?”

“ಕೆಟ್ಟದಾಗೇನೂ ಅನಿಸ್ತಾ ಇಲ್ಲ ಅಕ್ಕು ಪಕ್ಕದವರೂ ಕೆಟ್ಟವರಲ್ಲ.”

“ಎಲ್ಲರ ಬಗ್ಗೆ ಗಮನ ಇರಲಿ... ಪೋನ್ ಇಡಲಾ?”

“ಬೇಡ... ಬೇಡ... ಒಂಪರ್ ಸುದ್ದಿ ನಿನಗೆ ಹೇಳಿಯೇ ಇಲ್ಲ.”

ಮುನಿಯಾ ಒಂದು ರೀತಿಯಲ್ಲಿ ರಸಭರಿತವಾದ ಸುದ್ದಿ ಹೇಳಿದಳು—“ನಿನ್ನ ಮಧ್ಯಾಹ್ನ ಕುಂತಿ ಮಾಂಸಿ ಹಾಗೂ ಅಮ್ಮನ ಬೆಕ್ಕು-ನಾಯಿ ಆಟ ನಡೆಯಿತು. ನೋಡಿಕೊಂಡು ಭುನ್ನೂ ತಣ್ಣಾದ. ಕಾರಣವೇನೋ ಗೊತ್ತಾಗಲಿಲ್ಲ. ಆದರೆ ಅವರ ಆರೋಪ-ಪ್ರತ್ಯಾರೋಪಗಳಿಂದ ಅನುಮಾನವಾದದ್ದೆಂದರೆ, ಅಮ್ಮನ ಯಾವುದೋ ಬೆಲೆಬಾಳುವ ವಸ್ತು ಚಿಕ್ಕಮುನ್ನ ನಿಲರ್ಕ್ಯಾದಿಂದ ಕಳೆದುಹೋಗಿದೆ. ಚಿಕ್ಕಮ್ಮೆ ಅಮ್ಮನಿಗೆ ಮೇಲಿನಿಂದ ದಬಾಯಿಸುತ್ತಿದ್ದಳು— ಅವಳು ಕಳೆದುಕೊಂಡದ್ದಾದರೂ ಏನು ಮಹಾ! ವಾಸ್ತವವಾಗಿ ಮಾಯವಾಗಿದ್ದ ಅವಳ ಮೇಲೆ ಆರೋಪ ಬಿಡ್ಡಿದೆ. ಅಪರಾಧ ಬೇರೆ ನಾಡಿಕೇಗೆದು. ಅವರ ರಕ್ತಮನ್ನ ಹೇಗಾದರೂ ತಿರಿಸಲೇ ಬೇಕಾಗಿತ್ತು. ತಂಗಿ ಅನ್ನುವ ಕಾರಣಕ್ಕೆ ಅವಳು ಗೊತ್ತಿಲ್ಲದೆ ಆಗಿರುವ ತಪ್ಪನ್ನು ಕ್ಷಮಿಸಿ ಬಿಡುತ್ತಾಳೆಯೇ? ಬದಲಾಗಿ ದಂಡ ವಸೂಲು ಮಾಡುವುದಿಲ್ಲವೇ? ಮಾಡುತ್ತಾಳಲ್ಲವೇ? ಈ ನಿಲರ್ಕ್ಯಾ ನಿಮಾಳಿಂದ ಆಗಿದ್ದರೆ ದಂಡ ವಸೂಲು ಮಾಡುತ್ತಿದ್ದಳೇ?”

ಯೂನಿಯನ್ ಜನರ ವಿಚಾರಗಳನ್ನು ಕೇಳಿದಾಗ ಮುನಿಯಾ ಚಿಂತೆಯ ವಿಷಯವನ್ನು ಸೂಚಿಸಿದಳು. ಶಿಂದೆ ಅಂಕಲ್ ಅಮ್ಮನ ಬಳಿ ಹೇಳ್ತಾ ಇದ್ದರು—“ಕಂಜೂರ ಮಾರ್ಗದ ಜೋಪಡಪಟ್ಟಿಯಲ್ಲಿ ಯಾರೋ ಕಿಶೋರಿಬಾಯಿ ಅಂತ

ಇಲ್ಲ / ಆವಿಗೆ

ಇರ್ತಾಳಂತೆ. ಮೊನ್ನೆ ರಾತ್ರಿ ಸೇನೆಯ ಗೂಂಡಾಗಳು ಅವಳ ಮೇಲೆ ಹಲ್ಲೆ ಮಾಡಿ ಅವಳನ್ನು ಕೊಂಡು ಹಾಕುವ ಪ್ರಯತ್ನ ಮಾಡಿದರಂತೆ. ಆದರೆ ಪ್ರಯತ್ನ ಯಶಸ್ವಿಯಾಗಲಿಲ್ಲ. ಮನೆಯ ಬಾಗಿಲು ಕಿತ್ತು ಗೂಂಡಾಗಳು ಒಳಗೆ ಬಂದರಂತೆ. ಕಿಶೋರಿ ಬಾಯಿಯ ಆರ್ಥನಾದ ಕೇಳಿ ಚಾಳಿನ ಜನರೆಲ್ಲ ಎಚ್ಚತಿದ್ದರಿಂದ ಅವರ ಪ್ರಯತ್ನ ನಡೆಯಲಿಲ್ಲವಂತೆ. ಚಾಳಿನ ಜನರೆಲ್ಲ ಸೇರಿ ಲಾರಿ-ದೊಣ್ಣೆಯಿಂದ ಹೊಡೆದು ಓಡಿಸಿದರಂತೆ. ಕಿಶೋರಿಬಾಯಿ ಮುಸಲ್ಲಾನರ ಹಿತ್ಯೆಷಿ ಎಂಬ ಸಂದೇಹ ಸೈನ್ಯದ ಜನರಿಗಿದೆ ಎಂದು ಶಿಂದೆ ಅಂಕಲ್ ಅಮೃನಿಗೆ ಹೇಳುತ್ತಿದ್ದರು.”

“ಪವಾರ ಭ್ಯಾಯಾನ ತಾಯಿ ಈ ಮನೆಗೂ ಬಂದಿದ್ದಳು. ಅಮೃನನ್ನು ಭೇಟಿಯಾಗಲು.”

“ವಿನು ಮಾತುಕತೆ ಆಯಿತು ಅವರಲ್ಲಿ?”

“ನನ್ನೆದುರು ಏನೂ ನಡೆಯಲಿಲ್ಲ.”

“ಪತ್ರದಲ್ಲಿ ನೀನು ಮನೆಯ ವಿಚಾರಗಳನ್ನೆಲ್ಲ ವಿಸ್ತಾರವಾಗಿ ಯಾಕೆ ಬರಯೋದಿಲ್ಲ?”

“ಬೇಕೆಂದೇ. ನೀನು ಓದಿ ಬೇಸರ ಪಟುಕೋತೀಯಾ ಅಂತ.”

“ನನ್ನ ಪತ್ರದ ಬಗೆಗೆ ಅಮೃನ ಪ್ರತಿಕ್ರಿಯೆ ಏನಿತ್ತು?”

“ಪತ್ರ ಅವಳೇ ಒಡೆದು ಮೊದಲು ಓದಿದಳು. ಓದಿ ನನ್ನ ಮೇಚಿನ ಮೇಲಿಟ್ಟಳು.”

“ಏನೂ ಹೇಳಲಿಲ್ಲವಾ?” ಅವಳಿಗೆ ವಿಸ್ತೃಯವಾಯಿತು.

“ಇಲ್ಲ.”

“ರಾತ್ರಿ ನಾನು ನಿನಗೆ ಪೋನ್ ಮಾಡೋದು ಅವರಿಗೆ ಗೊತ್ತಿದೆಯಾ?”

“ಇಲ್ಲ, ನೀನೇ ಬೇಡವೆಂದು ಹೇಳಿದ್ದೆಯಲ್ಲ.”

“ಭಾನುವಾರ ರಾತ್ರಿ ಭುನ್ನಾನಿಗೂ ಎಚ್ಚರವಾಗಿರಲು ಹೇಳು.”

“ಅಮೃನ ಬಳಿ ಹೇಳಿಟ್ಟರೆ ಆ ಮೊದ್ದು?”

“ಹೇಳಲಿ... ಅವನ ಪತ್ರವನ್ನು ಮತ್ತೆ ಮತ್ತೆ ಓದುತ್ತೇನೆ... ಆದರೆ ಅವನ ದಿನಿಯನ್ನು ಕೇಳಲು ಮನಸ್ಸು ಚಡವಡಿಸುತ್ತ ಇದೆ.”

“ಅಕ್ಕಾ, ಪೋನೆನಲ್ಲಿ ಇಷ್ಟೆಂದು ಹೊತ್ತು ಮಾತನಾಡೇವೆ. ಬಿಲ್ ಯಾರು ತುಂಬಾರೆ?”

“ಸತ್ಯ ಹೇಳಲಾ?”

“ನೀನು ನನ್ನೊಡನೆ ಸುಳ್ಳ ಹೇಳಿಯಾ?” ಮುನಿಯಾ ಆರ್ಥವಾದಳು.

“ನಿನಗೆ ಗೊತ್ತಿಲ್ಲವಾ ಯಾರು ತುಂಬುತ್ತಾರೆ ಅಂತ?”

“ಗೊತ್ತಿದೆ...”

“ಹಾಗಾದರೆ ಯಾಕೆ ಕೇಳಿದೀಯಾ?”

“ಹೋಗಲಿ, ಹೇಳಬೇಡ ಬಿಡು.”

“ಇಡ್ತೇನೆ. ಭಾನುವಾರ ರಾತ್ರಿ ಮಾತನಾಡ್ತೇನೆ. ಸರೀನಾ?”

ಪೋನ್ ಇಟ್ಟಳು.

ಒಟ್ಟೊಟ್ಟಿಗೇ ಎಷ್ಟೊಂದು ದುಃಖಿದಾಯಕ ಘಟನೆಗಳು ನಡೆದುಬಿಟ್ಟವೆ. ಶಾಹಬೆನ್ ಅವರ ಮಹಿಕಾರ ನೆನಪಿಗೆ ಬಂತು. ತನಗೆ ತಾನೇ ಒಂದು ಸಂಸ್ಥೆಯಷ್ಟು ಸುದೃಢ, ಸಮರ್ಪಕಾ ಮನೋಭಾವದ ಹೆಂಗಸು! ‘ಶ್ರಮಜೀವಾ’ದ ನಾಯಕತ್ವವನ್ನು ಇನ್ನು ಯಾರು ವಹಿಸುತ್ತಾರೆ? ಚಿಕ್ಕ ಸವಾಲಲ್ಲ. ಬೆಂನ್ ಮೂಳೆಯಂತೆ ಸಂಸ್ಥೆಯನ್ನು ಬಲವಾಗಿ ನಿಲ್ಲಿಸಿ ಸಮರ್ಪಕಾಗಿ ಆಡಳಿತ ಮಾಡಿದ ಅವಳಂಧವರು ಸಿಗುವುದು ಕಷ್ಟ. ಅವಕಾಶ ವಂಚಿತರು ಹಾಗೂ ದಲಿತ್ತಿರು ಆತ್ಮವಿಕಾಸಕ್ಕಾಗಿ ‘ಶ್ರಮಜೀವಾ’ದ ಶಾಖೆಯನ್ನು ಕೇವಲ ಮುಂಬಿಯಿಲ್ಲಿ ಮಾತ್ರವಲ್ಲ, ದೇಶದಾದ್ಯಂತ ತೆರೆಯಲು ಅದನ್ನು ವಿಸ್ತರಿಸುವ ಯೋಜನೆಯಿತ್ತು ಅವರಿಗೆ. ಹಪ್ಪಳ ಹಚ್ಚುವುದರ ಬಗೆಗೆ ಎಷ್ಟೊಂದು ಅನಾಸ್ತಿಕೀಯಿತ್ತು ತನಗೆ! ಅಪ್ಪಾಜಿಯ ಅನಂತರ ಅವರೇ ಮನಸ್ಸಿನ ಈ ಅರುಜಿಯ ಮುಳ್ಳನ್ನು ಕಿತ್ತು ಶ್ರಮದ ಮಹತ್ವವನ್ನು ಮನಗಾಣಿಸುತ್ತಿದ್ದರು!

ಕೆಶೋರಿಬಾಯಿಗೆ ಗಾಯ-ಗೀಯ ಏನೂ ಆಗಿರಲಿಕ್ಕಿಲ್ಲವಲ್ಲ? ಮುನಿಯಾ ಕೇಳಿಕೊಂಡಪ್ಪ ಹೇಳುವವರು. ಅವಳು ಒಮ್ಮೆ ಕೆದಕಿ ಕೇಳಿದರೂ ಹೆಚ್ಚಿಗೆ ತಿಳಿಯುವುದು ಅಸಂಭವವಾಗಿತ್ತು.

ಮೂಲಭೂತವಾದಿಗಳದ್ದೇನೂ ಭರವಸೆಯಿಲ್ಲ. ಅದನ್ನು ಬೇರುಸಹಿತ ನಾಶ ಮಾಡಲು ಟೊಂಕ ಕಟ್ಟಿದವರಿಲ್ಲ. ಆದ್ದರಿಂದಲೇ ಅವರ ಈ ದುರುಸಂಖ್ಯೆ ನಾಶವಾಗುತ್ತಿರಲ್ಲ. ಬದಲಿಗೆ ಪ್ರತಿಭಟನೆ ಮಾಡಲು ಹೋಗಿ ತಮ್ಮಂತಹದೇ ಹಿಂಸಾಪ್ರಯುತ್ತಿಯನ್ನು ನಾಶಮಾಡುವ ನೆವದಲ್ಲಿ ಅದನ್ನು ಪ್ರನರ್ಜಿಷಣಗೊಳ್ಳುವ ಹಾಗೆ ಮಾಡುತ್ತಿದ್ದರು. ಎಂದಾದರೂ ಇದು ಕೊನೆಗೊಂಡಿತೇ? ಬಹುಶಃ ಇಲ್ಲ. ಆಗುವುದಿದ್ದರೇ ಆಗಿಹೋಗುತ್ತಿತ್ತು. ಆದರೆ ಏನೂ ಆಗಲಿಲ್ಲ. ಆದರೆ ಆಗದಿರುವುದರ ಬಗ್ಗೆ ಮುಖ ತಿರುವಿ, ಕಾಣದವರಂತೆ ಮಾಡಲಾಗುವುದಿಲ್ಲ. ಇಂದೇನೋ ಸಮಾಧಾನ ಹುಡುಕುವುದು ನಮ್ಮ ಕೈಯಿಂದ ಆಗಿರಲಿಕ್ಕಿಲ್ಲ. ಇಂದು ನಾವೇನಾದರೂ ಬದುಕಿ ಉಳಿದಿದ್ದರೇ, ಬಹುಶಃ

೨೩

ತರಬೇತಿ ಕೇಂದ್ರದಲ್ಲಿ ಕುಳಿತಿದ್ದಾಗ ಅವಳ ಎದೆ ಬಡಿದುಕೊಂಡಿತು.

ಬಹಳ ದಿನಗಳ ನಂತರ ಅನಿಸ್ತಾ ಇದೆ, ಅವಳು ಪರೀಕ್ಷೆ ಕೇಂದ್ರದಲ್ಲಿ ಕುಳಿತು ಪ್ರಶ್ನೆ ಪ್ರತಿಕೆಯ ನಿರೀಕ್ಷೆಯಲ್ಲಿದ್ದಾಳೆ.

ತರಗತಿಯಲ್ಲಿ ಅವಳನ್ನೂ ಸೇರಿದಂತೆ ಹದಿನೆಂಟು ತ್ರೇನಿಗಳಿದ್ದಾರೆ. ಅವರಿಗೆ

ಇಳಂ / ಆವಿಗೆ

ಮುಖ್ಯ ತರಬೇತಿದಾರರೆಂದರೆ, ಪರಂಪರಾಗತ ಹೈದ್ರಾಬಾದ್ ಶೈಲಿಯ ಆಭರಣಗಳ ವಿಶ್ವಾತ ಡಿಸ್ಟ್ರಿಕ್ಟ್ ಹಬೀಬ್ ಸಾಹೇಬ್. ಹಬೀಬ್ ಸಾಹೇಬರ ತಂದೆಯವರನ್ನು ಲಂಡನ್‌ನ ಪ್ರತಿಷ್ಠಿತ ಆಭರಣದ ಅಂಗಡಿಯಿಂದ ಸ್ವಯ ಹೈದ್ರಾಬಾದಿನ ನಿಜಾಮರು ಹೈದ್ರಾಬಾದಿಗೆ ಕರೆತಂದು ಸರಾಫ್ ಕೆಲಸವನ್ನು ಶುರುಮಾಡಲು ಆಮಂತ್ರಣ ನೀಡಿದ್ದರು.

ಹಬೀಬ್ ಸಾಹೇಬರು ಇಂದು ಪರಂಪರಾಗತ ಹೈದ್ರಾಬಾದ್ ಶೈಲಿಯ ಐದೆಳೆ ಸರವನ್ನು ಹೊಸ ವಿನ್ಯಾಸದಲ್ಲಿ ಪ್ರಸ್ತು ಪಡಿಸಿದವರ ಪ್ರಯತ್ನದ ವಿಷಯದಲ್ಲಿ ಘರೀಭಾಂಶವನ್ನು ಘೋಷಿಸುವವರಿದ್ದರು. ತಮ್ಮ ಕಲ್ಪನಾಶಕ್ತಿಯಿಂದ ಪರಂಪರಾಗತ ಐದೆಳೆ ಸರಕ್ಕೆ ಕಲಾತ್ಮಕವಾದ ಆಧುನಿಕ ಸ್ಪರ್ಶ ನೀಡಲು ಪ್ರಯತ್ನ ಮಾಡಿರುವ ವಿದ್ಯಾರ್ಥಿಗಳಲ್ಲಿ ಯಾರ ಪ್ರಯತ್ನ ಸಫಲವಾಗಿದೆ, ಯಾರದು ಅಲ್ಲ ಎಂಬುದನ್ನು ಘೋಷಣೆ ಮಾಡುವವರಿದ್ದರು. ಅವರು ಇನ್ನೂ ಒಂದು ವಿಷಯವನ್ನು ಸ್ವಾಪ್ಯಪಡಿಸಿದ್ದರು—ಪರಂಪರೆಯನ್ನು ಉಳಿಸಿಕೊಂಡೂ ಆಭರಣಕ್ಕೆ ಆಧುನಿಕ ವಿನ್ಯಾಸ ಕೊಡಲು ಸಾಧ್ಯವಾಗದ ವಿದ್ಯಾರ್ಥಿಗಳು, ಅವರು ಈ ಪರಿಣಾಮವನ್ನು ಕೇಳಿ ದುಃಖಪಡಬೇಕಾದ ಅವಶ್ಯಕತೆಯಿಲ್ಲ. ಬದಲಿಗೆ ಇದನ್ನೂಂದು ಪಂಥಾಹಾವ್ಯಾಂ ಎಂದು ತೀಳಿಂಬಿಕೊಂಡು ಮುಂಬರುವ ದಿನಗಳಲ್ಲಿ ಹೆಚ್ಚಿನ ಪರಿಶ್ರಮ ಮಾಡಬೇಕಾದ ಅವಶ್ಯಕತೆಯಿದೆ. ಬೇರೆಯವರಿಗಿಂತ ಭಿನ್ನವಾದ ಮೌಲಿಕವಾದ ಹೊಸದನ್ನು ಕೊಡಲು ಸಾಧ್ಯವಾದವರು ಮಾತ್ರವೇ ಈ ಉದ್ದೇಶದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಸಂಭವ ಇದೆ. ಇದಕ್ಕೆ ಅವಶ್ಯಕವಾದ ಮಹತ್ವದ ಸಂಗತಿಯಿಂದರೆ ಏಕಗ್ರತೆ! ಆಭರಣ ಪ್ರಿಯವಾದದ್ದು. ಅದಕ್ಕೆ ನಿಮ್ಮ ಪ್ರಾಣಪ್ರಿಯವಾದ ಸ್ಥಾನವನ್ನು ಕೊಡಲು ಸಾಧ್ಯವಾಗದಿದ್ದರೆ ಅದಕ್ಕೆ ನೀವು ನೇರೆನ ಆಯಾಮವನ್ನು ಕೊಡಲಾರಿರಿ. ಅದರಲ್ಲಿ ಹೊಸರಂಗನ್ನು ತುಂಬಲಾರಿರಿ. ಒಂದು ಘಟನೆ ಕೇಳಿ.

ಒಂದು ಮುದುವೆ ಮನೆಯಲ್ಲಿ ಒಬ್ಬ ಮುಹಿಳೆ ತನ್ನ ಗಂಡನ ಬಳಿ ದೂರು ನೀಡಿದಳಂತೆ—“ನೋಡಿ, ಇಂಥಾ ಒಬ್ಬ ಮನುಷ್ಯ ನನ್ನನ್ನು ದಿಟ್ಟಿಸಿ ನೋಡಿದಾರೆ. ನನ್ನನ್ನು ನೋಡ್ತಾರೆ ಅಂದ್ರೆ, ಅವರ ದೃಷ್ಟಿ ನನ್ನ ಕುತ್ತಿಗೆಯ ಮೇಲೆ ಇದೆ ಅನಿಸ್ತದೆ. ಕೊರಳಲ್ಲಿ ತೂಗಾಡುವ ನನ್ನ ಬೆಲೆಬಾಳುವ ಸೀತಾರಾಮೀ ಹಾರದ ಮೇಲೆ ಇದೆ. ಬಹುಶಃ ಅವರು ಸಂದರ್ಭಕಾಗಿ ಕಾಯಿತುದಾರೆ. ಜನರ ಗದ್ದಲದಲ್ಲಿ ಅವರಿಗೆ ಅವಕಾಶ ಸಿಕ್ಕಿರೆ ಒಂದು ಕ್ಷಣದಲ್ಲಿ ಬೆಲೆಬಾಳುವ ಅದನ್ನು ಹಾರಿಸೋಣ ಎಂದು ಯೋಚನೆ ಮಾಡಿರೋ ಹಾಗಿದೆ.”

ಗಂಡ ಕೇಳಿದ—“ನಿನಗೆ ಯಾಕೆ ಹಾಗೆ ಅನ್ನಿಸ್ತಾ ಇದೆ. ಕೊರಳಲ್ಲಿ ಹಾರ ಧರಿಸಿದವರು ನೀನೋಬ್ಬಳೇ ಅಲ್ಲ. ಇವತ್ತುಕ್ಕೂ ಹೆಚ್ಚು ಮುಹಿಳೆಯರು ಶ್ರೀಗೆ—ಹೊರಳಿಗೆ ಆಭರಣ ಹಾಕಿಕೊಂಡವರಿದ್ದಾರೆ. ನಿನ್ನ ತಲೆಯಿಂದ ಸಂಶಯ ತೆಗೆದೆಸೆ. ನನಗೂ ಬಹಳ ಕೆಲಸ ಇದೆ. ಕೆಲಸ ಮಾಡಲಿಕ್ಕು ಬಿಡು.”

ಸ್ವಲ್ಪ ಹೊತ್ತಿನ ನಂತರ ಮತ್ತೆ ಆ ಮುಹಿಳೆ ತನ್ನ ಗಂಡನ ಬಳಿ ದೂರಿದಳು—

“ನೋಡಿ, ಇಂಥಾ ಮನುಷ್ಯ ಯಾರ ಸಂಬಂಧಿ ಎಂಬುದನ್ನು ದಯವಾಡಿ ಪತ್ತೆ ಹಚ್ಚಿ ನನಗೆ ಈಗಲೂ ಏನೋ ಸಂಶಯ ಬರ್ತು ಇದೆ. ಅವಕಾಶ ಸಿಕ್ಕಾಗಲೆಲ್ಲ ಅವರು ನನ್ನನ್ನು ದಿಟ್ಟಿಸಿ ದುರುಗುಟ್ಟಿ ನೋಡುತ್ತಾರೆ.”

ಗಂಡ ಹೇಳಿದ “ಅಯಿತು ಮಹಾರಾಯಳೇ, ನಿನ್ನ ಸಮಾಧಾನಕ್ಕಾಗಿ ಅದೇ ಕೆಲಸ ಮಾಡ್ದೇನೆ. ಅದು ಅವಶ್ಯಕ ಅನಿಸದೇ ಹೋದರೂ ಯಾವುದೇ ಅಪರಿಚಿತ ಅತಿಥಿಯ ಬಳಿ ಹೋಗಿ “ನೀವು ಎಲ್ಲಿಂದ ಬರ್ತಿದೀರಿ, ನೀವು ಯಾರು?—ಎಂದು ಕೇಳೋದು ಹಾಗೆ?”

ಆದರೂ ಅವಳ ಪತಿಯು ಆ ಒಂದು ನಿರ್ದಿಷ್ಟವ್ಯಕ್ತಿಯ ಬಳಿ ಹೋಗಿ, ಅವನ ಹೆಗಲ ಮೇಲೆ ಕೈಯಿಟ್ಟ, ಬಹಳ ಪ್ರೀತಿಯಿಂದ ಕೇಳಿದ—“ರಾಯರೇ, ನಿಮ್ಮ ಪರಿಚಯ ನನಗಿಲ್ಲ. ತಾವು ಎಲ್ಲಿಂದ ಆಗಮಿಸಿದೀರಿ?” ಆ ವ್ಯಕ್ತಿ ನಕ್ಕ ಅವನು ನಕ್ಕ ಹೇಳಿದ—“ನಾನು ತಮ್ಮದೇ ನಗರದ ನಿವಾಸಿ. ತಮ್ಮ ಮಾವನವರ ಪರಿಚಿತ. ನಾನು ಆಭರಣಗಳ ಡಿಜ್ಯುನರ್. ನಗರಲ್ಲಿ ಎಲ್ಲಿಯೇ ಮದುವೆಯಾಗಲಿ, ಯಾವುದೇ ಜಾತಿ—ಸಂಬಂಧಿಗಳಲ್ಲಾಗಲಿ, ನನ್ನನ್ನು ಕರೆಯುತ್ತಾರೆ. ಒಮ್ಮೆ ಕರೆಯದೆ ಇದ್ದರೂ ಯಾವುದಾದರೂ ನೇವದಿಂದ ನಾನಲ್ಲಿಗೆ ಹೋಗ್ಗೇನೆ. ವಾಸ್ತವಿಕವಾಗಿ ನಿಮ್ಮ ಮದದಿಯ ಕೊರಳಲ್ಲಿ ಸೀತಾರಾಮೀ ಹಾರ ಇದೆಯಲ್ಲ. ಬಹಳ ಹಳೆಯ ರೀತಿಯಲ್ಲಿ ಅದನ್ನು ಕಟ್ಟಿದ್ದಾರೆ. ತುಂಬ ಅದ್ದುತ್ವಾಗಿದೆ. ನಾನು ಬಹಳ ಹೊತ್ತಿನಿಂದ ಗಮನವಿಟ್ಟು ಅದರ ಕೆತ್ತನೆಯನ್ನು ನೋಡುತ್ತಿದ್ದೇನೆ. ಈ ಬಗೆಯ ತಯಾರಿಕೆ ರಾಜಸ್ಥಾನೀ ಶೈಷ್ಯ ಪರಂಪರೆಯ ವಾರಸುದಾರ. ಹೃದರಾಬಾದಿನಲ್ಲಿ ಇಂಥ ಶೈಷ್ಯ ಪ್ರಚೇನ ಮಾದರಿ ಕಾಣಿಸಿಗುವುದು ಕಷ್ಟ.”

ಪತಿಗೆ ಬಹಳ ಸಂತೋಷವಾಯಿತು. ಪರೀಕ್ಷೆಕನ ದೃಷ್ಟಿಯ ಬಂಗಾರದ ಮೇಲಿದೆ ಎಂಬುದು ಅವನಿಗೆ ಅರ್ಥವಾಯಿತು. ತನ್ನ ಹೆಂಡತಿಯ ಕೊರಳಿನ ಶೋಭೆ ಹಚ್ಚಿಸುವ ಸೀತಾರಾಮೀ ಹಾರ ಅವನ ತಾಯಿಯ ಅಜ್ಞಿಯದು. ಅದು ಅವನ ಮದುವೆಯಲ್ಲಿ ಅಜ್ಞಿಯಿಂದ ಉಡುಗೊರೆಯಾಗಿ ದೊರಕಿದ್ದು ಎಂದು ಅವನು ಹೇಳಿದ. ಅವರ ಅಜ್ಞಿ ಜಯಪುರದ ಮಹಾರಾಜ ಸವಾಯಿ ಜಯಸಿಂಹನ ಕುದುರೆ ದಳದ ಸೇನಾಪತಿಯಾಗಿದ್ದ. ಅಜ್ಞನ ಮದುವೆಯಲ್ಲಿ ಮಹಾರಾಜೀಯ ಕಡೆಯಿಂದ ಅವರ ಹೆಂಡತಿಗೆ ಮುವಿ ನೋಡಿದ್ದರ ಪುರಸ್ಕಾರವಾಗಿ ಈ ಸೀತಾರಾಮೀ ಹಾರ ಸಿಕ್ಕಿತ್ತು.

ಆ ಪತಿ ಮಹಾತಯ ತನ್ನ ಹೆಂಡತಿಯನ್ನು ಹತ್ತಿರ ಕರೆದ. ಮತ್ತು ಆ ವ್ಯಕ್ತಿಯೊಂದನೇ ಭೇಟಿ ಮಾಡಿಸಿದ. ಅವಳ ದೃಷ್ಟಿಯಲ್ಲಿ ಅವನು ಅವಕಾಶಕ್ಕಾಗಿ ಕಾಯುತ್ತಿರುವ ಅಭರಣ ಪರೀಕ್ಷೆಕನಾಗಿರದೇ ‘ಕಳ್ಳ’ನಾಗಿದ್ದ.

“ಆ ವ್ಯಕ್ತಿಯನ್ನು ನೀವು ಭೇಟಿಯಾಗಬಯಸುತ್ತೀರಾ?”

ಅಲ್ಲಿದ್ದ ವಿದ್ಯಾರ್ಥಿಗಳು ಹೌದು ಎಂದರು.

ಖಲ್ಲ / ಆವಿಗೆ

“ಬೇಟಿಯಾಗಿ, ಆ ‘ಕಳ್ಳು’ ಬೇರೆ ಯಾರೂ ಅಲ್ಲ, ನಾನೇ ಆಗಿದ್ದೆ...”

ಹೈರಾಣಾದ ವಿದ್ಯಾರ್ಥಿಗಳು ಜೋರಾಗಿ ಜಪ್ಪಾಳೆ ಬಾರಿಸಿದರು.

“ನನಗೆ ಅನಿಸುತ್ತದೆ, ಈ ಘಟನೆಯನ್ನು ಹೇಳಿದ್ದರ ಉದ್ದೇಶ ನಿಮ್ಮ ಗಮನಕ್ಕೆ ಬಂದಿರಬಹುದು ಅಂತ.”-ಹಬೀಬ ಸಾಹೇಬ ಹೇಳಿದರು.

ಅವರೆಲ್ಲ ನಕ್ಕೆರು.

ಹಬೀಬ ಸಾಹೇಬರು ಫಲಿತಾಂಶ ಹೇಳುವುದಕ್ಕೆ ಮುನ್ನ ಗವರ್ನರು ತುಂಬಿದ ಸ್ವರದಲ್ಲಿ ಅವರಿಗೆ ಹೇಳಿದರು. “ನಿಮಗೆಲ್ಲ ಗೊತ್ತಿದೆಯೇ, ಜಗತ್ತಿನ ಯಾವುದೇ ರಾಷ್ಟ್ರದ ಹತ್ತು ಮುತ್ತಗಳ ಪೈಕಿ ಒಂಬತ್ತು ಮುತ್ತು ಭಾರತದಿಂದಉಲ್ಲೇ ಸಜ್ಜಗೊಂಡು-ಪರಿಷ್ಕರಣಗೊಂಡು ಹೋಗಿದ್ದಲ್ಲದೆ ಬೇರೆಯಲ್ಲ. ಮುತ್ತು ಹಾಗೂ ಹಿಂದುಸ್ತಾನದ ಸಂಬಂಧ ‘ರೋಟಿ-ಬೇಟಿಯ ಸಂಬಂಧ. ಅದೇ ಅನುಪಾತದಲ್ಲಿ ಹಿಂದುಸ್ತಾನದ ಪ್ರತ್ಯೇಕ ಹತ್ತು ಮುತ್ತಗಳಲ್ಲಿ ಒಂಬತ್ತು ಹೈದರಬಾದ್‌ನಲ್ಲಿ ಸಂಸ್ಕರಿಸಲ್ಪಟ್ಟಿದ್ದು. ಹೈದರಾಬಾದಿಗೆ ತನ್ನ ಈ ನೈಪುಣ್ಯದ ಬಗ್ಗೆ ಹೆಮ್ಮೆಯಿದೆ. ಇಂದಿಗೂ ಕೂಡ ಹೈದರಾಬಾದಿನ ಕುಶಲ ಸೊನಗಾರನ ಕೌಶಲ ಮಚ್ಚಿ ಹಿಡಿಸುವಂತಹದು.”

ಹಬೀಬ ಸಾಹೇಬರು ಭಾರತೀಯ ಆಭರಣಗಳ ಶೈಕ್ಷಣಿಕ ಕಲಾದಕ್ಷತೆಗೆ ಸಂಬಂಧಿಸಿದಂತೆ ಅತಿಯಾದ ಸಂಪೇದನಶೀಲರಾಗಿದ್ದಾರೆ ಎಂದು ಅವಳಿಗೆ ಅನಿಸಿತು. ಹೈದರಾಬಾದಿ ಪಂಚಹಾರದ ವಿಷಯದ ಬಗ್ಗೆ ಹೇಳುತ್ತ ವಿದ್ಯಾರ್ಥಿಗಳು ಈ ವಿಷಯದ ಬಗೆಗೆ ಗಮನ ಕೊಡಲಿ ಎನ್ನುವಾಗ ಎಷ್ಟೂಂದು ಭಾವುಕರಾದರು! ತನ್ನ ಸೂಕ್ತ ಕಲಾಶ್ಲಕ ಉತ್ತಪ್ತಿಗಾಗಿ ಹಿಂದುಸ್ತಾನದ ಆಭರಣ ಇಡೀ ವಿಶ್ವದ ಮಾರುಕಟ್ಟೆಯಲ್ಲಿ ವಿಶಿಷ್ಟ ಹೆಸರು ಮಾಡಿದೆ. ಇದು ನಮ್ಮ ದೇಶದ ಸಾಂಸ್ಕೃತಿಕ ಇಡುಗಂಟು. ಸಾಂಸ್ಕೃತಿಕ ಪ್ರತಿನಿಧಿತ್ವ ರತ್ನಗಳ ಕೆತ್ತನೆ, ಜೋಡಣೆ ಭಾರತೀಯ ಕುಶಲ ಸೊನಗಾರರ ಬೆರಳುಗಳಿಗೆ ಸಿದ್ಧಿಸಿದಷ್ಟು ಬೇರಾರಿಗೂ ಇಲ್ಲ. ಈ ವಾರಸುದಾರಿಕೆಯನ್ನು ರಕ್ಷಿಸುತ್ತಿರುತ್ತೇನು. ಮಿಶ್ನಿಯಾ ಆಗಬಾರದು. ನಷ್ಟವಾಗದಂತೆ ನೋಡಿಕೊಳ್ಳಬೇಕು. ಮೇಲಾಗಿ, ಸಾಧ್ಯವಾದರೆ ಅದನ್ನು ಆಧುನಿಕ ಭಾರತೀಯ ದೃಷ್ಟಿಯಿಂದ ಸಜ್ಜಗೊಳಿಸಬೇಕು. ಆ ಕಲಾದೃಷ್ಟಿ ಹೇಗೆರಬೇಕು, ಏನಿರಬೇಕು, ಯೋಚಿಸಬೇಕು, ವಿಚಾರಿಸಬೇಕು. ಪಾರಂಪರಿಕ ಶೈಲಿಯಲ್ಲಿ ಸರ್ವಥಾ ನವೀನವಾದ, ಯಾರೂ ಕಲ್ಪಿಸದ ಪ್ರಯೋಗವನ್ನು ಮಾಡಬೇಕು. ಜನರಿಗೆ ಹೊಸತನವೂ ದೊರೆಯಬೇಕು, ಮೋಹಕವೆನ್ನುವಪ್ಪು ಆಭರಣಗಳ ಬಗೆಗೆ ಆಕರ್ಷಣೆಯೂ ಉಂಟಾಗಬೇಕು. ಒಂದು ಸಂಗತಿಯನ್ನು ನಾನು ನಿಮಗೆ ಒತ್ತಿ ಹೇಳುತ್ತಿದ್ದೇನೆ. ನೀವು ಯಾವುದೇ ಪ್ರಯೋಗ ಮಾಡಿ, ಭಾರತೀಯ ಕಲಾ ಪರಂಪರೆಯ ವಾರಸುದಾರಿಕೆಯನ್ನು ಆಧಾರಭೂಮಿಯನ್ನಾಗಿ ಇಟ್ಟಿಕೊಂಡೇ ಮಾಡುವ ಬಗೆಗೆ ಲಕ್ಷ್ಯವಿರಬೇಕು. ನೀವು ಡಿಸ್ಟ್ರಿಕ್ಟ್ ಮಾಡಿದ ಐಳಿಯ ಹಾರ ಯಾವುದೇ ವಿದೇಶೀ ಮೋಹನಾಂಗಿಯ ಕೊರಳಿನ ಶೋಭೆಯನ್ನು ಹೆಚ್ಚಿಸುತ್ತಿದ್ದರೆ, ಅದನ್ನು ನೋಡಿ ಜನರ ಬಾಯಿಂದ ಮುಕ್ತವಾಗಿ

ಪ್ರಶಂಸ ಹೊಮ್ಮಬೇಕು. “ಅರೆ, ಎಂಥಾ ಸುಂದರವಾದ ಹೃದರಾಬಾದೀ ‘ಪಂಚಹಾರ’ವನ್ನು ಧರಿಸಿದ್ದಿರಿ, ನೀವು... ಬಹಳ ಸುಂದರ ಅನಿಸುತ್ತಿದೆ.”

ಹಬೀಬ ಸಾಹೇಬರು ಫಲಿತಾಂಶ ಹೇಳಿದರು.

ನಮಿತಾ ಪಾಂಡೆಯರ ‘ಪಂಚಹಾರ’ ನಿಮ್ಮೆಲ್ಲರ ಮುಢ್ಯ ಶೈಷ್ಯವೆನಿಸಿದೆ. ಇದು ನೋಡಿ ಅವರು ಮಾಡಿದ ರೇಖಾಕೃತಿ. ಹೃದರಾಬಾದೀ ಶೈಲಿಯ ಮುತ್ತುಗಳ ಪಂಚಹಾರ’ವನ್ನು ಅವರು ಉತ್ತರಭಾರತದ ‘ದಸ್ತಬಂದ’ದ ಜೊತೆ ಹೊಂದಿಸಿ ಮನಮೋಹಕ ಆಯಾಮ ಕೊಡುವ ಪ್ರಯತ್ನ ಮಾಡಿದ್ದಾರೆ. ಈ ಪಂಚಹಾರದ ಶೀಫೋಕೆಯನ್ನು ಅವರು ಕೊಟ್ಟಿದ್ದಾರೆ—‘ಗತಬಂಧನ’! ಸ್ತ್ರೀ—ಪುರುಷರ ಸಂಬಂಧಗಳಲ್ಲಿ ಸುದೃಢವಾದ ಪರಸ್ಪರತೆ ಹಾಗೂ ಪ್ರೇಮದ ಪ್ರತೀಕ ‘ಗತಬಂಧನ’.

ಎರಡನೆಯ ಮೂರನೆಯ ನಂಬಿನ ರೇಖಾಕೃತಿ ಎಂಬುದು ಅವಳ ಕಿವಿಗೆ ಬೀಳಲೇ ಇಲ್ಲ. ಅವಳ ಕಿವಿಯಲ್ಲಿ ತನಗೆ ಮೊದಲ ನಂಬಿ ಬಂದುದೇ ಮೊಳಗುತ್ತಿತ್ತು.

ಹಬೀಬ ಸಾಹೇಬರು ಇನ್ನೂ ಒಂದು ಘೋಷಣೆ ಮಾಡಿದರು—ನಮಿತಾಳ ಡಿಜ್ಯೂನ್ ‘ಗತಬಂಧನ’ ರಾಧಾಕೃಷ್ಣ ಪಲ್ಸ್‌ಡ್ರೆಂಲರ್’ ಕಡೆಯಿಂದ, ಮುಂಬಯಿಯಲ್ಲಿ ನಡೆಯಲ್ಲಿರುವ ವರ್ಷದ ಅಂತರರಾಷ್ಟ್ರೀಯ ಆಭರಣ ಸ್ವರ್ಥಗೆ ವಿಚಾರಾರ್ಥಿವಾಗಿ ಕಳುಹಿಸಿ ಕೊಡಲಾಗುವುದು. ಅವರು ‘ರಾಧಾಕೃಷ್ಣ ಪಲ್ಸ್‌ಡ್ರೆಂಲರ್’ ಪರವಾಗಿ ಹಾಗೂ ತಮ್ಮ ವೈಯಕ್ತಿಕವಾಗಿ ನಮಿತಾಳಿಗೆ ಮೊದಲ ಸ್ಥಾನ ಪಡೆದ ಬಗ್ಗೆ ಅಭಿನಂದಿಸಿದರು. ಅವಳ ಬೆಂಬು ತಟ್ಟಿದರು. ನಮಿತಾ ಡಿಸ್ಟ್ರಿನ್‌ಗಾನಲ್ಲಿ ಇದೇ ಆಸಕ್ತಿಯನ್ನು ನಿರಂತರವಾಗಿಟ್ಟುಕೊಂಡರೆ, ಅವಳು ಒಂದು ದಿನ ಹಿಂದುಸ್ಥಾನದ ಪ್ರಸಿದ್ಧ ಆಭರಣಗಳ ಡಿಜ್ಯೂನ್ ಆಗುತ್ತಾಳೆ.

ತರಗತಿ ಮುಗಿಯತ್ತಲೇ ಸದಿಯಾ ಮತ್ತು ಅಮೋಲ ಗುಂಪು ಸೇರಿಕೊಂಡು ಅವಳಿಗೆ ಮುತ್ತಿಗೆ ಹಾಕಿದರು. ಮತ್ತು ಮೊದಲ ಸ್ಥಾನ ಪಡೆದ ಬಗ್ಗೆ ಸಂತೋಷ ಹಂಚಿಕೊಳ್ಳಲು ಎಲ್ಲ ಸಹಪಾರಿಗಳಿಗೆ ಏನಾದರೂ ಪಾಟೆ ಕೊಡಿಸಬೇಕು. ಅವಳು ಆರೋಗ್ಯ ಜೆನ್ನಾಗಿಲ್ಲವೆಂಬ ನೆವ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದಳು. ಆದರೆ ಅವರು ಜಗ್ಗಲ್ಲಿ. ಸೋತ ಅವಳು ಹೇಳಿದಳು—‘ಶಾಹಜಹಾಂ ಬೇಗಂ’ಯಿಂದ ಒಂದೊಂದು ಪೆಸ್ಟಿ ತಿನ್ನಲ್ಲಿ ಅಥವಾ ಘೋಂಟೆನ್ ಪೆಸ್ಟಿ ಕುಡಿಯಲೀ. ಇದಕ್ಕಿಂತ ಹೆಚ್ಚಿಗೆ

೨೪

ಅಂಚೆಯವನು ಅವಳ ಹೆಸರಿಗೆ ರಚಿಸ್ತರ ಪತ್ರಪೋಂದನನ್ನು ತಂದಿದ್ದಾನೆ. ಸಹಿಗಾಗಿ ಹೊರಗಡೆ ನಿಂತಿದ್ದಾನೆ ಎಂದು ನೀಲಮ್ಮ ಕೋಣೆಗೆ ಬಂದು ಅವಳಿಗೆ ತಿಳಿಸಿದಳು.

ತರಬೇತಿ ಕೇಂದ್ರದಿಂದ ಅವಳು ಒಂದು ಒಂದು ತಾಸು ಕೂಡ ಆಗಿಲ್ಲ. ಒಳ್ಳೆಯ ಹವಾಮಾನ ಇದ್ದರೂ ಏನೋ ಒಂದು ಬಗೆಯ ವಿಚಿತ್ರ ಕಿರಿಕಿ ಹಾಗೆಯೇ ಇದೆ.

జ్ఞాలు / ఆవిగే

నీలమ్మ బరుత్తెలే నించూ జహా తయారిసి తరలు హేళి, బట్టేయన్నా బదలిసదే హాసిగేయ మేలే ఉరుళికోండభు. జహావన్ను అవ్యాకతేగింత హేచ్చు కుదిసి తరుత్తాఁ నీలమ్మ. ఇన్నూ అవణిగే పూణి కుదియలు సుధ్వవాగిల్ల.

ఏళలు, మనస్సాగ్నుత్తిల్ల. యావ రిఁతి తలే సుత్తుఁదీ!

అవళ ఉత్తరవన్ను నిరీఛేసి మంచక్కే హొంది నింతుఁచోండిరువ నీలమ్మనిగే అంచియవనింద రజిష్ట్రోఫ పత్రవన్ను ఒళగే తరువంతే ఎల్లి సహి మాడబేందు అవనిగే గురుతు హాసికోడువంతే సూచిసిదభు....

పత్ర స్కృతాళధాగిత్తు, సంబేధినియ సంఖారవాదంతాయితు. ఎద్దు పల్లంగద తలేచిగే ఒరగి కూతభు. మత్తొందు అధికపో నించూ జహా బేరేయదన్నో మాడి తరువంతే, ఓఁ ప్రుదియన్ను కుదియువ నీరిగి కడిమే హాసి ముచ్చిదరే సాకు, కుదిసువుదు బేడ ఎందు నీలమ్మనిగే హేళిదభు.

పత్ర ఒడేయువాగ అనిసితు. స్కృతా అవళ బగలినల్లి బందు కుళితిద్ద్మాళే – ఎందిన హాగే ఏనాదరూ ముడుగాటికేయన్ను మాడుత్త అనిసితు. ఆదరే ఇత్తీఁజిగే అవళల్లి ఈ ఏనోద–నగువిన స్వభావ కడిమేయాగ్తా ఇదే ఎనిసితు. గంభీరవాద వ్యక్తిదల్లన నియంత్రణ బరుత్తిదే. స్వయం అవణిగే తన్న వ్యక్తిదల్లాద బదలావశే లక్ష్మీదల్లి బందిదేయో ఇల్లప్రో! కేఁఖువుదు అష్టోందు సరి అనిసలిల్ల. పరిస్థితి తీవ్రగతియల్లి బదలాగుత్తిరువుదరింద ఓఁగాగుత్తిరచేఁకు అనిసితు. ఆదరూ యావుదే ఒత్తెడ స్కృతాళ మేలే యావాగలూ ప్రభావ బీరిదంతే కాణలిల్ల.

స్కృతా ఏషాదదింద బరేదిద్ద్మాళే –

“విషిత్త ఏసంగతియాగిదే. అవళ తందే అపరాధీ ఇతిహాసవన్ను హొందిద్దరింద అవళ పాసోప్రోటోఫ ఆగువుదరల్లి నిధానవాగుత్తిదే. బందు బారియ బదలు మూరు బారి ప్రోలీసా తనిచి ఆగిదే. రేతనో కాడోసినింద హిదిదు పరిజయ పత్రదవరిగే ఎల్ల కొట్టాగిదే. కాలేజినింద క్యారేస్టరో సట్టిఫికేటో కొట్టు భరవసే నీడలాగిదే. దౌభాగ్యదింద మటకా కింగోనోడనే సంబంధ హొందిద్దే మేధావి ఏద్వాధియాగిద్దరూ ప్రయోజనవిల్లదంతాగిదే. శివాజి పాసోన చిక్కప్పన నేరవినింద, అవన సమఫ్స మిత్రరు అధికారిగళన్ను బళసిహోందు అధికారిగళ మేజిన మేలే పేపరోవేటో ఇడిసిద మేలే స్టాల్ప భరవసే బందిదే. అంతూ బందు వారదల్లి పాసోప్రోటో కేగే సిగబమదు. ఇన్ను ఏసా పడేయలు ఎష్టు గణి తోఁబేఁహో తీళయదు. ఇన్ను ముందిన హోరాటుదల్లి ఎదురునిల్లలు యావుదాదరూ అవాడాద నేరవు

ಪಡೆಯಬೇಕಾಗುತ್ತದೆ.

ಕೊಲಂಬಿಯಾ ವಿಶ್ವವಿದ್ಯಾಲಯ ಅವಳನ್ನು ತನ್ನ ವಿದ್ಯಾರ್ಥಿಯನ್ನಾಗಿ ಮಾಡಿಕೊಳ್ಳಲು ಆಸ್ತಿ ತೋರಿದೆ. ಅದು ಅವಳ ಅಧ್ಯಾತ್ಮ ಕೊಲಂಬಿಯಾ ವಿಶ್ವವಿದ್ಯಾಲಯ ಅಮೆರಿಕದ ಹಳೆಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂಬುದನ್ನು ಅವಳಿಂತಹ ಅಶಿಕ್ಷಿತರೆ ತಿಳಿವಳಿಕೆಗಾಗಿ ಹೇಳಬೇಕಾಗಿದೆ. ಮುಂಬಯಿಯಲ್ಲಿ ಅವಳು ಚಿಕ್ಕಪ್ರಿಯೆ ಪರೀಕ್ಷೆಗಾಗಿ ಸಿಧ್ಧವಾಗಬೇಕು. ಅದರಲ್ಲಿ ಗೆಲ್ಲಲು ಅವಳು ತನ್ನ ಸರ್ವಶಕ್ತಿಯನ್ನು ಹಾಕುತ್ತಿದ್ದಾಳೆ. ಈ ದೇಶವನ್ನು ಆದಮ್ಮ ಬೇಗ ಬಿಡಲು ನಿರ್ಧರಿಸಲಾಗಿದೆ. ಮನುಷ್ಯ ಸಾಮಾನ್ಯ ಪಾಸ್‌ಪೋರ್ಟ್ ಮಾಡಿಸಲಿಕ್ಕೆ ‘ಘಡ್‌ ಡಿಗ್ರಿ’ ಶೋಷಣೆಯನ್ನು ಅನುಭವಿಸಬೇಕಾಗುತ್ತದೆಯೆಂದರೆ ಇದೆಂಥ ದೇಶ! ಘಡ್‌ ಡಿಗ್ರಿ ಅಂದರೇನು ಎಂಬುದನ್ನು ಅವಳಿಗೆ ಹೇಳಬೇಗುವುದಿಲ್ಲ. ಅವಳ ತಲೆಯಲ್ಲಿ ಒಂದೇ ವಿಚಾರ ಮೌರೆಯುತ್ತಿದೆ. ಬಹಂತಃ ಅವುನ್ನ ಗಭ್ರದಿಂದ ಹೊರಬರುವಾಗಲೂ ಇಷ್ಟೆಲ್ಲ ಕಷ್ಟ ಅನುಭವಿಸಬೇಕಾಗಿರಲಿಲ್ಲ.

ಗಂಡ ಸತ್ಯಾಗ ಅಳುತ್ತಾರಲ್ಲ. ಅಂಥ ಅಳುವನ್ನು ಅವಳಿಗ ಅಳಬೇಕಾಗಿದೆ. ಅಷ್ಟರ ಮಟ್ಟಿಗೆ ಅಪಮಾನವನ್ನು ಸಹಿಸುತ್ತ ಈ ದೇಶದಲ್ಲಿ ದಿನಕಳೆಯುತ್ತಿದ್ದಾಳೆ. ಬೇರೆಯದರ ನಿಜಸ್ಥಿತಿ ಏನೋ ಗೊತ್ತಿಲ್ಲ!

ಮಮತಾ ವಿಷಯದಲ್ಲಿ ಕರಮರಕರ ಆಂಟಿ-ಅಂಕಲ್ ಅವರ ಹೇಳಿಕೆಯಿಂದ ಅವಳಿಗೆ ಸಿಟ್ಟಿ ಬಂದಿದೆ.

ಚಿಕಿತ್ಸೆಯ ಚಿಂತಿಗಂತ ಅವಳನ್ನು ಲೋಕಾಪವಾದದ ಭಯ ಕಾಡುತ್ತಿದೆ. ಭವಿಷ್ಯದ ಚಿಂತೆಯಿಂದ ಅವರಿಬ್ಬರೂ ಕೃಶರಾಗುತ್ತಿದ್ದಾರೆ. ಹೆಸರು ಕಟ್ಟಿ ಮೇಲೆ ನಾಳೆ ಮಗಳ ಜೀವನ ನೆಲಿಗೊಳಿಸ್ತೂದು ಹೇಗೆ? ಆದರೆ ಮಗಳನ್ನು ಮೊದಲು ಉಳಿಸಿಕೊಳ್ಳಬೇಕು, ಮಗಳೇ ಉಳಿಯದಿಧ್ಯರೆ ಭವಿಷ್ಯದ ಮಾತೆಲ್ಲಿ ಬಂತು ಎಂಬುದನ್ನು ಅವರಿಗೆ ಯಾರು ಹೇಳಬೇಕು?

ಡಾ॥ ರಮೋಲಾ ಕಕ್ಷದ ಅವರ ಅಭಿಪ್ರಾಯವೇನೆಂದರೆ, ಮಮತಾಳ ತ್ರಾ ಸಮಸ್ಯೆ ಭೀಕರವಾಗಿದೆ. ಇದು ಅವರ ಪಾಲಕರು ಇಷ್ಟ ದಿನ ಸುಮೃದ್ಧಿ ಕುಳಿತಿದ್ದರಿಂದ ಆಗಿದೆ. ಬಹಳ ಮೊದಲೇ ಚಿಕಿತ್ಸೆಗಾಗಿ ಕರೆದುಕೊಂಡು ಬರಬೇಕಾಗಿತ್ತು. ಡಿಟಾಕ್ಸಿಕೇಶನ್ ಮಾತ್ರವೇ ಈಗ ಮಮತಾಳನ್ನು ಆರೋಗ್ಯವಂತಳನ್ನಾಗಿ ಮಾಡುವ ಏಕಮಾತ್ರ ಉಪಾಯ. ನಿರ್ಮಾಂತರವಾಗಿ ಈ ಬಗ್ಗೆ ಅವರು ಕ್ರಮ ಕೈಗೊಳ್ಳಬೇಕು.

ಆಂಟಿ ಮಮತಾಳನ್ನು ಕರೆದುಕೊಂಡು ತನ್ನ ಅಕ್ಕನ ಬಳಿಗೆ ದಿಲ್ಲಿಗೆ ಹೋಗಿದ್ದಾಳೆ. ಭಾರತೀಯ ವಿದ್ಯಾಭವನದ ಯಾವುದೋ ಪತ್ರಕ್ಕೆಮದಲ್ಲಿ ಅವಳನ್ನು ಸೇರಿಸುವ ನೇವ ವಾದಿಕೊಂಡು. ಡಾ. ರಮೋಲಾ ಕಕ್ಷದ ಅವರಿಗೆ ಸಲಹೆ ನೀಡಿದ್ದಾರೆ. ಕನುಟಪ್ಪೇಸ್‌ನಲ್ಲಿರುವ ‘ಅಶಿಯಾನಾ’ ತ್ರಾ ಕ್ಲಿನಿಕನಲ್ಲಿ ಆಕೆಯನ್ನು ಅಡ್ರಿಟ್ ಮಾಡಬೇಕು.

ಖಳ್ಳ / ಆವಿಗೆ

ಅಲ್ಲಿನ ಸಂಚಾಲಕಿಗೆ ಅವರೊಂದು ಪತ್ರ ಕೊಟ್ಟಿದ್ದಾರೆ.

ಡಾ. ರಮೋಲಾ ಕಕ್ಷದ ಮತ್ತು ಒಂದು ಸಲಹೆ ನೀಡಿದ್ದಾರೆ. ಆಕೆ ಸಾಮಾನ್ಯ ಸ್ಥಿತಿಗೆ ಮರಳಿದ ಮೇಲೆ, ಮಮತಾ ಅವಳ ಹಳೆಯ ಮಿಶ್ರಿಂದ ದೂರವಿರಬೇಕು. ಸಾಧ್ಯವಾದಪ್ಪು ಪ್ರಯತ್ನ ಮಾಡಿ ಅವಳ ಚಿಕ್ಕಮುನ್ ಮನೆಯಲ್ಲೇ ಇದ್ದು, ಸಂಪೂರ್ಣ ಆರೋಗ್ಯ ಹೊಂದಿ ಹೊಸಚೇವನ ಪ್ರಾರಂಭಿಸಲಿ. ಸಕಾರಾತ್ಮಕ ಬೆಳವಣಿಗೆಯೊಂದರೆ ಮಮತಾ ಸ್ವಯಂ ಈ ದುರ್ವ್ಯಾಸನದಿಂದ ಹೊರಬರಲು ಬಯಸಿದ್ದಾಳೆ.

ಈ ರೀತಿಯ ಗೋಟಾಳೆಯಿಂದ ಅವಳು ಯಾವಾಗಲೂ ದೂರವಿರಬಯಸುತ್ತಾಳೆ. ಆದರೆ ಪರಿಸ್ಥಿತಿ ತುಂಬ ನಾಜೂಕಾದದ್ದರಿಂದ ಮಮತಾಳ ಮನೆಗೆ ಓಡಬೇಕಾಗಿ ಬಂತು. ಮಮತಾ ಕೇವಲ ಕೆಮಿಕಲ್ ಡ್ರೂ ಅಷ್ಟನ್ನೇ ತಗೊಳ್ಳುತ್ತಿಲ್ಲ. ತನ್ನ ಬಳಿ ಹಾಗೂ ಡಾ. ರಮೋಲಾ ಕಕ್ಷದ ಬಳಿ ಅದನ್ನೆಲ್ಲ ಅವಳು ಒಪ್ಪಿಕೊಂಡಿದ್ದಾಳೆ.

ಸುಬೀರನನ್ನು ಕಳೆದುಕೊಂಡ ಬಗ್ಗೆ ಅವಳಿಗೆ ಅಪಾರವಾದ ದುಃಖವಿದೆ. ಈ ಆಫಾತಪೂ ಅವಳನ್ನು ಸಮತೋಲ ತಪ್ಪವಂತೆ ಮಾಡಿತು. ಸುಬೀರ ಬ್ಯಾನ್‌ಜೆಂ ಅವಳಿಗೆ ಮೋಸ ಮಾಡಿದ. ಹರಾಮಿಶೋರ, ಎಂದಾದರೂ ಅಪ್ಪಿತಪ್ಪಿ ತನ್ನ ಕಕ್ಷಾಂದುರು ಬಿದ್ದರೆ ಅವನಿಗೆ ಚಪ್ಪಲಿಯೇಟು ಹಾಕಿ ಸರಿಯಾಗಿ ಬುದ್ಧಿ ಕಲಿಸುತ್ತಾಳೆ. ಹಾಗೆ ಅವನ ಪತ್ರೆ ಅವಳಿಗೆ ಸಿಕ್ಕಿದೆ. ಅವನೊಂದಿಗೆ ಸಿವಿಲ್ ಸರ್ವಿಸ್ ಪರೀಕ್ಷೆಗೆ ಕುಳಿತ ಅವನ ಸ್ನೇಹಿತನಿಂದ. ಅವನ ಎ.ಪಿ.ಎಸ್. ಹೆಂಡತಿ ಆದಿತಿಗೆ ಸುಬೀರನ ಹಿಂದಿನ ಜಾತಕವನ್ನೆಲ್ಲ ಬರೆದು ಸುಳ್ಳ ಹೆಸರಿನಿಂದ ಕಳಿಸುವ ವ್ಯವಸ್ಥೆ ಮಾಡಿದ್ದಾಳೆ. ಸುಳ್ಳೇಪಳ್ಳೇ ಮತ್ತು ಕೆಲವು ಹೆಸರುಗಳನ್ನು ಜೋಡಿಸಿದ್ದಾಳೆ! ಮಮತಾಳ ಭಾವನೆಗಳೊಂದಿಗೆ ಚೆಲ್ಲಾಟವಾಡಿದ ವ್ಯಕ್ತಿ ಯಾಕೆ ಸುಖಿದಲ್ಲಿ ಬದುಕಬೇಕು? ಮತ್ತೆ ವಿಶೇಷ ಏನೂ ಆಗೋದಿಲ್ಲ. ಗಂಡ ಹಂಡತಿ ಮಧ್ಯ ದಿನಾ ರಾತ್ರಿ ಒಂದಿಷ್ಟು ಜಗಳ ಆಗುತ್ತದೆ.

ಮನೆಯಲ್ಲಿ ಮುನಿಯಾಳೊಂದಿಗೆ ಅವಳು ಆಗಾಗ ಮಾತನಾಡುತ್ತಿರುತ್ತಾಳೆ.

ಅವರ ಮನೆಯಲ್ಲಿನ ಒಬ್ಬಳೇ ತಿಳಿವಳಿಕೆಯಳ್ಳ ಹುಡುಗಿ ಅವಳಿ...

ಕೆಲಸವಿಲ್ಲದೆ ಬೇಸರಗೊಂಡು ನಿನ್ನ ಅಮ್ಮೆ ಅಂಗಳದಲ್ಲಿ ಒಂದು ಟಾರಪಾಲ್ ಹಾಕಿಕೊಂಡು ಹಪ್ಪಳ ಮಾಡುವ ಕೆಲಸವನ್ನು ಚಿಕ್ಕ ಸ್ತರದಲ್ಲಿ ಶುರುಮಾಡಿದ್ದಾಳೆಂದು ಮುನಿಯಾ ಹೇಳುತ್ತಿದ್ದಳು. ಕಾರ್ಮಿಕ ವಿಧವೆಯರನ್ನು ಸಂಘಟಿಸಿ ಯಾವುದೋ ಪೂಲಾಳ ನೀರವಿನಿಂದ ಈ ಕೆಲಸ ನಡೆದಿದೆ. ಮುನಿಯಾಳೇ ಹೇಳಿದಳು-ಪೂಲಾಳ ಗಂಡ ಪ್ರೋಲೀಸರ ಕಸ್ಪಡಿಯಲ್ಲಿ ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡಳಂತೆ. ಹಪ್ಪಳದ ಪ್ರಾಕ್ತಿಕಗಳು ‘ಸಹಕಾರಿ ಭಂಡಾರ’ ಹಾಗೂ ‘ನಮ್ಮ ಬಜಾರ್’ದಲ್ಲಿ ಮಾರಾಟಕ್ಕೂಗಿ ಹೋಗುತ್ತಾರೆ. ಮಾರಾಟ ಅಷ್ಟೇನೂ ಉತ್ಸಾಹದಾಯಕವಾಗಿಲ್ಲ. ಆದರೆ ನಿನ್ನ ಅಮ್ಮೆ ನಿರಾಶಾಗಿಲ್ಲ. ಕೆಲಸ ಮಾಡುವ ಹಂಗಸರೂ ಕೆಲವರು ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಮನೆಮನೆಗೆ ಒಯ್ದು ಹಪ್ಪಳ ಮಾರಾಟಮಾಡುವ ಯೋಜನೆಯೂ ಇದೆ ಅವರದು. ಸದ್ಯಕ್ಕೆ ಅದಕ್ಕೆ ತಗುಲಿದ ವೆಚ್ಚ ಹಾಗೂ ಕೊಲಿ

ಎರಡು ಹುಟ್ಟಿದರೂ ಸಾಕು. ಅನಂತರ ನೋಡಿದರಾಯಿತು.

ಮುನಿಯಾ ಅವಳಂತೆ ಅಮೃತ ಬಗ್ಗೆ ಬೇಸರಪಟ್ಟಕೊಳ್ಳುತ್ತಿಲ್ಲ. ಗುರುಗುಟ್ಟವ ಬೆಕ್ಕಿನ ಹಾಗೆ ಇತ್ತೀಚೆಗೆ ಅಮೃತ ಗುರು ಗುಟ್ಟೋದನ್ನು ಕಡಿಮೆ ಮಾಡಿದ್ದಾಳೆ ಅನ್ನತ್ವದಳು ಮುನಿಯಾ. ಮನೆಯಲ್ಲಿ ಸ್ವಲ್ಪ ಶಾಂತಿಯಿದೆ.

ಒತ್ತಾಯ ಮಾಡಿದರೂ ಅವಳು ಕನ್ನಮುವಾರ ನಗರದ ಅವರ ಮನೆಗೆ ಹೋಗಿ ಮುನಿಯಾಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಗಾಡಿ ಬಿಡುವುದನ್ನು ಕಲಿಯುತ್ತಿದ್ದಾಳೆ ಅವಳು. ಸರಿಯಾಗಿ ರೂಡಿಯಾದರೆ ವಿಕ್ಕೋಲಿ ಏನು ದೂರವಲ್ಲ. ಹಿಂದಿನ ಡ್ರೈವರ್ ಜಮೀಲನನ್ನು ಆಯಿ ಕೆಲಸದಿಂದ ಹೋರಹಾಕಿದ್ದಾಳೆ. ಡ್ರೈವರ್ ನ ಅಭಾವದಿಂದ ಸ್ವಯಂ ಆಯಿಗೆ ಬಂದು-ಹೋಗಿ ಮಾಡಲು ತೋಂದರೆಯಾಗುತ್ತಿದೆ. ದೊಡ್ಡಮ್ಮನ ಜವಾಬ್ದಾರಿ ಇಲ್ಲದೆ ಹೋಗಿದ್ದರೆ ಅವಳು ತನ್ನ ಸುಂದರಿ ಆಯಿಗೆ ಇನ್ನೊಂದು ಮದುವೆ ಮಾಡಿಸುತ್ತಿದ್ದಳು. ಹಿಂದಿನವಾರ ಅವಳು ‘ಟ್ರೈಮ್ಸ್ ಆಫ್ ಇಂಡಿಯಾ’ದಲ್ಲಿ ಒಬ್ಬ ಸೇನಾನಿವೃತ್ತಿ, ಮಕ್ಕಳ ಜವಾಬ್ದಾರಿಗಳಿಂದ ಮುಕ್ತ ವಿದುರನ ‘ಒಳ್ಳೆಯ ಸುಸಂಸ್ಕೃತ ಪಶ್ಚಿಮೀಕಾಗಿದ್ದಾಳೆ’ ಎಂಬುದನ್ನು ನೋಡಿದಳು. ಪ್ರಾಥ ಮದುಮಗನ ಕರೆಯನ್ನು ಆಯಿಗೆ ತಿಳಿಸಿದಳು. ಮನಸ್ಸನ್ನು ತೋಧಿಸಿದಳು. ಒಪ್ಪಿದರೆ ಅವಳ ಗುಣ-ಅವಗುಣ ಪ್ರೋಟೋ ಸಹಿತ ವಿಚಾರಾರ್ಥವಾಗಿ ಕಳಿಸೋಣ ಎಂದು. ಯಾರೋ ಬಲವಂತವಾಗಿ ವೇದಿಕೆಗೆ ಹತ್ತಿಸಿದ್ದಾರೇನೋ ಅನ್ನವ ಹಾಗೆ ಆಯಿ ನಾಚಿಕೆ ಪಟ್ಟಕೊಂಡಳು. ಸಿಟ್ಟನ್ನು ಅವಳು ನಂತರ ತೋರಿಸಿದಳು-ಸಿಟ್ಟಿನ ಅಭಿನಯ ಮಾಡುತ್ತೇ.

ಪತ್ರ ಓದುತ್ತ ಅವಳ ಕಣ್ಣಗಳು ತುಂಬಿಬಂದವ....

ಕೊನೆಯಲ್ಲಿ ಸ್ಕೃತಾ ಬರೆದಿದ್ದಾಳೆ-ವಿಕ್ರಮ ಪ್ರೇಮ ಪತ್ರಗಳಲ್ಲಿ ದಿನೇ ದಿನೇ ಸೂಚನೆಗಳು ಹೆಚ್ಚಿತ್ತಿವೆ. ಪ್ರೇಮದ ಕಾವ್ಯ ಕರಗುತ್ತಿದೆ. ಅವನ ಭಾವನೆಗಳ ಮೇಲೆ ಲಂಡನ್ನಿನ ಪ್ರಕೃತಿಯ ವಾತಾವರಣದ ಪರಿಣಾಮ ಆಗಿರಬಹುದು. ವಿಡಂಬನೆಯಿಂದರೆ ಅವಳು ಮುಂಬಯಿಯಲ್ಲಿದ್ದಾಳೆ. ಚೆಳಿಗಾಲವೆಂಬುದು ದಿಸೆಂಬರ್ ಪ್ರಾರಂಭವಾಗುತ್ತಲೇ ಶುರುವಾಗುವ ಘ್ರಾತ್ವನಿನ್ನ ವಿಷಯವಾಗಿಬಿಟ್ಟಿದೆ.

ಮನಸ್ಸು ತುಂಬಿ ಬಂದರೂ, ಅವಳು ಸ್ಕೃತಾ ಅಂತಿಮ ಟಿಪ್ಪಣಿಯನ್ನು ಓದಿ ನಕ್ಕಿಣು.

ಸ್ಕೃತಾ ಈಗ ಜೊತೆಯಲ್ಲಿದ್ದಿದ್ದರೆ ಎಂದು ಅವಳಿಗೆ ಬಹಳ ಅನ್ನಿಸಿತು. ಅಮೋಲ ಹಾಗೂ ಸಾದಿಯಾ ಅವಳ ಒಳ್ಳೆಯ ಗೆಳೆಯರಾಗಿದ್ದಾರೆ. ಆದರೆ ಬಯಸಿದರೂ ಅವರಲ್ಲಿ ಅವಳು ಸ್ಕೃತಾಳನ್ನು ಮಡುಕಲಾರಳು. ರಾತ್ರಿ ಮುನಿಯಾ ಹಾಗೂ ಸ್ಕೃತಾಳೋಡನೆ ಮಾತನಾಡಬೇಕು ಅಂದುಕೊಂಡಳು.

ಹದಿನ್ಯೇದು ಇಪ್ಪತ್ತು ದಿನಗಳಿಂದ ಮನಸ್ಸಿಗೆ ತುಂಬಾ ಕರಿಕರಿ ಅನಿಸುತ್ತಿದೆ ಏನು ಮಾಡಬೇಕು ಅನ್ನವುದೇ ಗೊತ್ತಾಗುತ್ತ ಇಲ್ಲ. ಏನು ಮಾಡಬೇಕು ಅವಳು?

.... ಆ ವಿಷಯವಾಗಿ ಸ್ಕೃತಾಳೋಡನೆ ಇನ್ನೂ ಅವಳ ಮಾತುಕತೆ ಆಗಿಲ್ಲ.

ಜಿಲ್ಲ / ಆವಿಗೆ

ಗೌತಮಿಯೊಡನೆ ಅಗಿದೆ. ಸ್ವಿತಾಳೋಡನೆ ಉದ್ದೇಶಪೂರ್ವಕವಾಗಿಯೇ ಮಾತನಾಡಿಲ್ಲ. ಅವಳ ಸಂಶಯ ಸುಳಾಗಿದ್ದರೆ! ಹೈದರಾಬಾದ್‌ಗೆ ಹೋರಡುವ ಮೊದಲು ಅವಳು ಗೌತಮಿಯೊಡನೆ ತನ್ನ ಮನಸ್ಸಿನ ಅಶಾಂತಿಯನ್ನು ಹಂಚಿಕೊಂಡಿದ್ದಳು. ಅವಳ ತಿಂಗಳ ರಚಾದಿನಗಳ ಅವಧಿ ಮುಗಿದು ಆಗಲೇ ತಿಂಗಳಾಯಿತು. ಯಾಕೋ ಚಿಂತೆಯಾಗುತ್ತಿದೆ. ಹೆಚ್ಚು ಚಿಂತೆಯಾಕೆಂದರೆ ಎಂದೂ ಈ ರಚಾದಿನಗಳು ಅನಿಯಮಿತವಾಗಿ ಆಗಿದ್ದೇ ಇಲ್ಲ. ಗೌತಮಿ ಮಾತ್ರ ವಿಚಲಿತವಾಗದೆ ಮತ್ತೂ ಒಂದು ವಾರ ನೋಡು ಅಂದಿದ್ದಳು. ಆ ವಾರವೂ ಕಳೆಯಿತು. ಅವಳು ಅಧೀರಳಾದಳು. ಅವಳು ಧೈರ್ಯಗೆಟ್ಟಿದ್ದನ್ನು ನೋಡಿ ಗೌತಮಿ ತನ್ನ ಪರಿಚಿತ ಸ್ತೀರೋಗಿ ತಜ್ಞರ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಅವರಿಗೆ ಒಯ್ಯು ತೋರಿಸಿದಳು. ಅವಳ ಮೂತ್ರ ಪರೀಕ್ಷೆಯೂ ಆಯಿತು. ರಿಪೋರ್ಟ್‌ನಲ್ಲಿ ಏನೂ ತಿಳಿಯಲಿಲ್ಲ. ಡಾಕ್ಟರರು ಅವಳಿಗೆ ಅನವಶ್ಯಕ ಚಿಂತೆ ಬೇಡವೆಂದು ಸಲಹೆಯಿತ್ತರು. ಅವಳಿಗೆ ಕಬ್ಬಿಣಾಂಶ ಕೊರತೆಯಿದೆ. ಆದ್ದರಿಂದ ಅವಳಿಗೆ ರಕ್ತದ ಕೊರತೆಯಿದೆ. ರಕ್ತದ ಕೊರತೆಯೇ ಅವಳ ತಿಂಗಳ ರಚಾವನ್ನು ತಡೆದಿದೆ. ಶರೀರದಲ್ಲಿ ರಕ್ತವಿಲ್ಲ, ರಕ್ತ ಉತ್ಪನ್ನವಾಗುತ್ತಲೂ ಇಲ್ಲ. ರಕ್ತ ಹೋರಗೆ ಹೋಗುವುದಾದರೂ ಹೇಗೆ? ಅವರು ಶರೀರ ವಿಜ್ಞಾನದ ಸೂತ್ರಭಾಷೆಯಲ್ಲಿ ತಿಂಗಳ ರಚಾ ಆಗದಿರುವ ಬಗೆ ತಿಳಿಸುವ ಪ್ರಯತ್ನ ಮಾಡಿದರು. ಅವರು ಡಾಕ್ಟರರು. ಇಪ್ಪು ದೊಡ್ಡ ನಸಿಂಗ್‌ಹಾ ಹೋಂ ನಡೆಸುತ್ತಿದ್ದಾರೆ. ಸಮಸ್ಯೆಯನ್ನು ವಿಶ್ಲೇಷಿಸಲು ಪರಿಹರಿಸಲು ಫೀಸ್ ತೆಗೆದುಕೊಳ್ಳುತ್ತಾರೆ. ಅವರು ತಪ್ಪು ಹೇಳಲು ಹೇಗೆ ಸಾಧ್ಯ? ಯಾಕಾಗಿ ತಪ್ಪು ಹೇಳುತ್ತಾರೆ?

ಡಾಕ್ಟರ ಹೇಳಿದರು-ಆದರೂ ಅವರು ಅವಳಿಗೆ ಡಿ.ಪಿ. ಪ್ರೋಟ್‌ಬರ್ದು ಕೊಡುತ್ತಾರೆ. ಮೂರು ಗುಳಿಗೆ ಅವಳು ಸರದಿಯ ಮೇಲೆ ನುಂಗಬೇಕು. ತಿಂಗಳ ತೊಂದರೆ ದೂರವಾಗಬಹುದು. ಆದರೆ ಅವಳಿಗೆ ಏಯರನ್ ಹಾಗೂ ಕೃಲ್ಲಿಯಂ ಬಹಳ ಅವಶ್ಯಕತೆಯಿದೆ. ಅದನ್ನು ಅವಳು ನಿಯಮಿತವಾಗಿ ನುಂಗಬೇಕು. ಅಂದರೆ ಅವಳು ಆರೋಗ್ಯವಂತಳಾಗುತ್ತಾಳೆ. ಅವಳ ವಯಸ್ಸಿನ ಹುದುಗಿ ಇಷ್ಟೊಂದು ತಳ್ಳಿಗಿರಬಾರದು-ದೇಹದಲ್ಲಿ ಮಾಂಸ ಹುಡುಕಿದರೂ ಶಿಗಲಾರದಪ್ಪು!

ಡಾಕ್ಟರರನ್ನು ಭೇಟಿಯಾಗಿ ಬಂದಮೇಲೆ ಅವಳು ವ್ಯಧಿಚಿಂತೆ ಮಾಡಬಾರದು ಎಂದುಕೊಂಡಳು. ಬೇರೆ ಏನೂ ಗಡಿಬಿಡಿ ಇಲ್ಲ. ಆದರೆ ಈ ಮೂರು ಗುಳಿಗೆಗಳೂ ಪರಿಣಾಮ ಬೀರಲೀಲ್ಲ.

ಹಾಗೋಮೈ ಏನಾದರೂ ಅಂಥ ಚಿಹ್ನೆ ಇದ್ದಿದ್ದರೆ ವಾಂತಿಯೇನಾದರೂ ಆಗಬೇಕಾಗಿತ್ತಲಾ?

ಹೈದರಾಬಾದಿಗೆ ಹೋದನಂತರ ಅವಳು ತರಬೇತಿಯಲ್ಲಿ ಮಗ್ನಿಳಾದಳು. ಕೆಲಸದಲ್ಲಿ ರುಚಿ ಹತ್ತಿತು. ‘ಪಂಚಹಾರ’ದ ಹೋಸ ವಿನ್ಯಾಸಕ್ಕೆ ಸಿಕ್ಕ ಅನಿರೀಕ್ಷಿತ ಪ್ರಶಂಸೆ ಅವಳ ಧೈರ್ಯವನ್ನು ದೃಢಗೊಳಿಸಿತು. ಅವಳ ಅಂತರಂಗದ ಕೊರಗನ್ನು ಕಡಿಮೆ ಮಾಡಿತು.

ಜೀವನದಲ್ಲಿ ಅವಳು ಏನಾದರೂ ಮಾಡಬಲ್ಲಜು ಅನಿಸಿತು.

ಆದರೆ ಕೆಲಸದಿಂದ ಬಿಡುಗಡೆ ದೊರೆಯುತ್ತಲೇ ಖಾಲಿ ಇದ್ದಾಗ ಆಶ್ಚರ್ಯನೆಯ ನಂತರವೂ ಕಿರಿಕಿರಿ ತಪ್ಪಿರಲ್ಲಿಲ್ಲ.

ಒಂದು ರಾತ್ರಿ ಅವಳು ಗೌತಮಿಗೆ ಹೋನ್ ರಿಂಗ್ ಮಾಡಿದಳು. ಗೌತಮಿ ಅವಳು ವಿಚಲಿತಭಾದುದನ್ನು ಅರಿತು ಗೊಳಿಂದು ನಕ್ಕಬಿಟ್ಟಳು. ಪನೋ ಒಂದು ಅಜಾಗರೂತಿ ಆಗಿದೆ ಅಂತಲೇ ಇಂಟಿಕೋ. ಅದಕ್ಕೆ ಇಂಟಿಂದು ಗಾಬರಿಯಾಗಬೇಕಾದ್ದು ಏನಿದೆ? ಮತ್ತೊ ಸ್ವಲ್ಪ ಕಾಯೋಣ, ಈವರೆಗಂತೂ ನೋಡಿಯಾಗಿದೆಯಲ್ಲ! ಡಾಕ್ಟರರ ಮೇಲೆ ಭರವಸೆ ಇಡೋಣ. ಹೆಚ್ಚಿಂದರೆ, ಅವಳೇ ಹೃದರಾಬಾದಿಗೆ ಬಂದು ಎಲ್ಲ ಸಾಫ್ ಮಾಡಿಸಿಕೊಡುತ್ತಾತ್ತೆ. ಅವಲ್ಲ ಮಾಮೂಲಿ ವಿಷಯಗಳು. ಒಂದು ಗಂಟೆ ಸಾಕು! ತಲೆಯಲ್ಲಿ ಇಲ್ಲದ ಕೆಟ್ಟ ಕಲ್ಪನೆಗಳನ್ನು ತುಂಬಿಕೊಳ್ಳಬೇಕಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿ. ಕೆಲಸ ಕಲಿಯಬೇಕಾದ್ದು ಅವಳಿಗೆ ಅವಶ್ಯಕ. ದೇಹದ ಕಿರಿಕಿರಿ ಅಲ್ಲ. ಚಿಕ್ಕಪುಟ್ಟ ತಲೆ ತಿರುಗುವಿಕೆ ದೇಹದ ದುರ್ಬಲತೆಯಿಂದಲೂ ಆಗುತ್ತಿದೆ! ಏರನ್ ಹಾಗೂ ಕ್ಯಾಲ್ಸಿಯಂ ನಿಯಮಿತವಾಗಿ ತೆಗೆದುಕೊಳ್ಳಬೇಕಾಗಿದೆಯಾ?"

ಅವಳು ಅನೇಕ ಬಾರಿ ಪದೇ ಪದೇ ಗೌತಮಿಗೆ ಹೋನ್ ಮಾಡಿದಳು.

ಪ್ರತಿಭಾರಿಯೂ ಅವಳು ತನಗೆ ಸದ್ಯ ಬಹಳ ಕೆಲಸ ಇರುವುದಾಗಿಯೂ, ಮುಂದಿನವಾರ ಬರುವುದಾಗಿಯೂ ಹೇಳಿ ಅವಳ ಬೇಡಿಕೆಯನ್ನು ತಳ್ಳಿ ಹಾಕುತ್ತಲೇ ಬಂದಳು.

ಈ ದಿನ ನಡೆದ ಘಟನೆ ಅವಳ ಸಮಾಧಾನವನ್ನು ಕದಡಿತು.

ವಾರದಲ್ಲಿ ಏರಡುದಿನ ಪ್ರಾಣಿಕಲ್ರ ಸಲುವಾಗಿ ನಿರಾಲಮಂಡಿಯ ಹಿಂಭಾಗದಲ್ಲಿರುವ ದೊಡ್ಡ ಕಾರಣಾನೆಗೆ ಹೋಗಬೇಕಾಗುತ್ತಿತ್ತು. ಪ್ರತಿ ಬುಧವಾರ ಹಾಗೂ ಗುರುವಾರ. ಅಲ್ಲಿ ಕೆಲಸ ಮಾಡುವ ಕುಶಲಕೆಲಸಗಾರರ ಕೆಲಸಗಳನ್ನು ನೋಡುವುದು ಮಾತ್ರವಲ್ಲ, ಕೆಲವು ಕೆಲಸಗಳನ್ನು ಸ್ವಯಂ ಕಲಿಯಲು ಬಂಗಾರವನ್ನು ರೇಡಿಯರ್‌ನಲ್ಲಿ ತಯಾರಿಸುವುದರ ಉದ್ದೇಶವೇನು. ಲಾಭವೇನು? ಗಟ್ಟಿತನವೇ? ಪರಿಶೂಲಿಸಬೇ? ಶುದ್ಧತೆಯೇ? ಟಂಕಿಸುವುದರ ಹಾನಿ-ಲಾಭಗಳೇನು? ಮುತ್ತಾಗಳನ್ನು ಭೇದಗೊಳಿಸುವ ಪುರಾತನ ಆಧುನಿಕ ಮಾದರಿಗಳು ಪುರಾತನವೂ ಯಾಕೆ ಬೇಕು ಅಂದರೆ, ಆಧುನಿಕ ಸಾಧನಗಳು ಇಲ್ಲದೇನೇ ಹೇಗೆ ಶುದ್ಧವಾಗಿ ಕೆಲಸ ಆಗುತ್ತಿತ್ತು ಅನ್ನುವುದನ್ನು ತಿಳಿಯಲು.

ಹಿರಿಯ ಕುಶಲ ಕೆಲಸಗಾರ ಘಾರೂಖ್ ಸಾಹೇಬರ ಪಕ್ಕದಲ್ಲಿ ಕೂತು, ಅವಳು ಚಿಕ್ಕದಾದ ಆಧುನಿಕ ಯಂತ್ರದಿಂದ ಮುತ್ತಿಗೆ ಶೂತುಕೊರೆಯುವ ಪ್ರಕ್ರಿಯೆಯನ್ನು ಗಮನವಿಟ್ಟು ನೋಡುತ್ತಿದ್ದಳು. ಅನಂತರ ತಾನೇ ಮುತ್ತಿಗೆ ಶೂತು ಕೊರೆಯುವ ಕೆಲಸವನ್ನು ಮಾಡಬೇಕಾಗಿತ್ತು. ಆಗ ಇದ್ದಕ್ಕಿಂದಂತೆ ಎದರಿನ ನೆಲವೆಲ್ಲ ಜೋರಾಗಿ ತಿರುಗುತ್ತಿದೆಯೇನೋ ಎಂಬ ರೀತಿಯಲ್ಲಿ ತಲೆಯ ಆಸಾಧ್ಯವಾಗಿ ಸುತ್ತುತೋಡಗಿತು.

ತಾನು ಉರುಳುತ್ತೇನೆ ಎಂದು ಅನಿಸಿದಾಗ ಅವಳು ಮುಂದಿನ ಮೇಚಿನ ಅಂಚನ್ನು ಎರಡೂ ಕೃಗಳಲ್ಲಿ ಭದ್ರವಾಗಿ ಹಿಡಿದುಕೊಂಡಳು. ಆಗಲೇ ಪಕ್ಕದ ಟೀಬಲ್ ಮೇಲೆ ಕೆಲಸ ಮಾಡುತ್ತಿದ್ದ ಸಿರಾಜ್ ಭಾಯ್ ಕೆಲಸವನ್ನು ನೋಡುತ್ತೇ ಸ್ವಾಲ್ ಮೇಲೆ ಕುಳಿತ್ತಿದ್ದ ಅಮೋಲ ಲಕ್ಷ್ಯ ಅವಳಿಗೆ ಹರಿಯಿತು. ಅವಳು ಏನೋ ಕಪ್ಪದಲ್ಲಿದ್ದಾಳೆ ಎಂಬುದು ಅಮೋಲನಿಗೆ ಭಾಸವಾಯಿತು. ವೇಗವಾಗಿ ಅವನು ಸ್ವಾಲ್ನಿಂದ ಎದ್ದು ಧಾವಿಸಿಬಂದು ಉರುಳಿಬೀಳುತ್ತಿದ್ದ ಅವಳ ಶರೀರವನ್ನು ಮಜಿಲಿಗೆಳೆದುಕೊಂಡು ಬೀಳುವುದರಿಂದ ತಡೆದ. ಅವಳ ಇಡೀಶರೀರ ತಣ್ಣಿನ ಬೆವರಿನಿಂದ ತೊಯ್ದುಹೋಗಿದೆ ಎಂಬುದು ಅಮೋಲನಿಗೆ ಅನುಭವವಾಯಿತು. ಘಾರೂಖ ಸಾಹೇಬರು ಮತ್ತಿನ್ ಬಿಟ್ಟು ಎದ್ದು ಜಿಂತೆಯಿಂದ ಅವಳ ಕಡೆ ತಿರುಗಿದಳು. ಸಿಪಾಯಿ ನಯೀಮೌನನ್ನು ಕರೆದು ತಕ್ಕಣ ಅವಳಿಗಾಗಿ ನೀರು ತರುವಂತೆ ಆದೇಶ ನೀಡಿದರು.

ನೀರಿನ ಗುಟುಕನ್ನು ಅವಳಿಂದ ಕುಡಿಯಲಾಗಲಿಲ್ಲ.

ಅವಳ ಸ್ಥಿತಿಯನ್ನು ನೋಡಿ ಸಹಪಾಠಿಗಳಲ್ಲಿ ಕೋಲಾಹಲ ಉಂಟಾಯಿತು. ಬಹುಶಃ ಕಾರಖಾನೆಯಲ್ಲಿನ ಉಸಿರುಕಟ್ಟಿಸುವ ವಾತಾವರಣವೇ ಅವಳು ತಲೆ ಸುತ್ತಿ ಬೀಳಲು ಕಾರಣವಿರಬೇಕೆಂದು ಘಾರೂಖ ಸಾಹೇಬರಿಗೆ ಅನಿಸಿತು. ಅವರು ಅಮೋಲ ಹಾಗೂ ಚಂದ್ರಕಲಾ ರಾವ್ ಅವರೊಂದಿಗೆ ಹೇಳಿದರು—“ಅವಳನ್ನು ಅವರು ತಕ್ಕಣ ಅಫೀಸು ರೂಪಿಗೆ ಬಯ್ದು ಅಲ್ಲಿನ ಸೋಫಾದ ಮೇಲೆ ಮಲಗಿಸಿ ಏರ್ ಕೂಲರ್ ಹಾಕಿ, ಸ್ವಲ್ಪ ಹೊತ್ತು ನೋಡಿ, ಅವಳಿಗೆ ಆರಾಮ ಅಗುವುದೇ ಇಲ್ಲವೇ ಎಂದು. ಒಮ್ಮೆ ಡಾಕ್ಟರರಿಗೆ ತೋರಿಸುವುದೇ ಒಳ್ಳೆಯದು ಎಂದೆನಿಸಿದರೆ ಅವರಿಗೆ ಹೇಳು. ಡಾಕ್ಟರರನ್ನು ಕಾರಖಾನೆಗೇ ಬೇಕಾದರೆ ಕರೆಸೋಣ ಅಥವಾ ಡಾಕ್ಟರರಿದ್ದಲ್ಲಿಗೇ ಕರೆದೊಯೋಣ.”

ಅವಳು ಡಾಕ್ಟರರನ್ನು ಕರೆಸುವುದು ಬೇಡ ಎಂದು ಸೂಚಿಸಿದಳು. ಮತ್ತು ಸೋಫಾದ ಮೇಲೆ ಮಲಗಿದ್ದರಿಂದ ಆರಾಮ ಆಗಿದೆ, ತಲೆ ಸುತ್ತುವುದು ನಿಂತಿದೆ ಎಂದು ಹೇಳಿದಳು.

ನೀವಿಬ್ಬರೂ ನಿಮ್ಮ ಪ್ರಾಕ್ರಿಕಲ್ ಬಿಟ್ಟು ನನ್ನ ಬಳಿ ಕುಳಿತಿರುವ ಅವಶ್ಯಕತೆಯೇನೂ ಇಲ್ಲ, ಮನೆಗೆ ಪೋನ್ ಮಾಡಿ ಮಾಲಿ ಉದಯಗಿರಿಗೆ ಹೇಳಿ. ಅವಳೂ ಈಗಲೇ ಮನೆಗೆ ಬರಲು ಇಷ್ಟಪಟ್ಟಿದ್ದಾಳೆ, ಗಾಡಿ ತಗೊಂಡು ಡ್ರೈವರ್ ರಮ್ಮೆಯಾ ತಕ್ಕಣ ಕಾರಖಾನೆಗೆ ಬರಲಿ ಅಂತ. ಅಮೋಲ ಉದಯಗಿರಿಗೆ ಪೋನ್ ಮಾಡಿದ. ಅವನು ಹೇಳಿದ, ‘ರಮ್ಮೆಯ ಗಾಡಿಯನ್ನು ಪೋಟೋನಲ್ಲಿ ನಿಲ್ಲಿಸಿ ಉಟಕ್ಕೆಂದು ತನ್ನ ಮನೆಗೆ ಹೋಗಿದಾನೆ, ಎಷ್ಟು ಹೊತ್ತಿಗೆ ಬರ್ತಾನೆ ಅನ್ನವುದು ಗೂತ್ತಿಲ್ಲ. ಏನು ಮಾಡಲಿ? ರಮ್ಮೆಯಾ ಮನೆಗೆ ಹೋಗಿ ಅವನನ್ನು ಕರೆತರಲಾ ಅಥವಾ ಅವನು ಬಂದ ಮೇಲೆ ಕೆಳಸಲಾ?’ ಅಮೋಲನಿಗೆ ಉದಯಗಿರಿಗೆ ಏನು ಉತ್ತರ ಹೊಡಬೇಕೆಂಬುದು ತಿಳಿಯಲಿಲ್ಲ. ಅವನು ನಮಿತಾಳಿಗೆ ಕೇಳಿದ. ಅವಳು ‘ಬೇಡ, ಉದಯಗಿರಿ ರಮ್ಮೆಯಾನ ಮನೆಗೆ

ಆವಿಗೆ / ೫೫೧

ಹೋಗೋದು ಬೇಡ. ಯಾಕೆಂದರೆ ಅವನ ಮನಸೆ ಹೋಗುವ ದಾರಿ ತುಂಬ ವಕ್ಕಾದದ್ದು. ಉದಯಗಿರಿಗೆ ತೊಂದರೆಯಾಗುತ್ತದೆ.

ಅಮೋಲ ಅವಳಿಗೆ ಒತ್ತಾಯ ಮಾಡಿದ. ಮೊದಲಿಗಿಂತ ಈಗ ಅವಳು ಸ್ವಸ್ಥಳಾಗಿದ್ದಾಳೆ. ಚಂದ್ರಕಲಾ ಹೇಗಿದ್ದರೂ ಜೊತೆಗಿದ್ದಾಳೆ. ಅವನು ಹೋರಗೆ ಹೋಗಿ ಅವಳಿಗಾಗಿ ಒಂದು ಟ್ಯಾಕ್ಸಿ ತರುತ್ತಾನೆ. ಮನೆ ರೋಡ್ ನಂಬರ್ ಮೂವತ್ತೇಳರಲ್ಲಿದೆ, ಎಂದು ಟ್ಯಾಕ್ಸಿಯವರಿಗೆ ಹೇಳಿದರೆ ಆರಾಮವಾಗಿ ಅವಳು ಮನೆ ತಲುಪಬಹುದು.

ಅಮೋಲ ಧಾವಿಸಿ ಹೋಗಿ ಟ್ಯಾಕ್ಸಿ ತಂದ.

ಜೊತೆಗೆ ಅವನು ಹಟ ಮಾಡಿದ. ಅವಳನ್ನು ಮನೆ ತಲುಪಿಸಿದ ಹೋರತು ಅವನು ನಿತ್ಯಿಂತನಾಗಲಾರ. ಘಾರೂವಿ ಸಾಹೇಬರು ಅವಳ ಗೈಡ್. ಅವರಿಂದ ಅನುಮತಿ ಕೇಳಿಕೊಂಡು ಅವನು ಬರುತ್ತಾನೆ. ಪ್ರಾಯೋಚ್ಚಿಕೆಲ್ಲ ನಾಳೆ ಸಂಚೆ ಇದು ಗಂಟವರಿಗೆ ನಡೆಯುತ್ತದೆ. ಅವನು ಅವಳನ್ನು ಮನಸೆ ಕೆಳಿಸಿ ಪುನಃ ಘ್ಯಾಕ್ಸರಿಗೆ ಬರುತ್ತಾನೆ.

ಅವಳು ಮೆಲ್ಲಿಗಿನ ದನಿಯಲ್ಲಿ ಅವನಿಗೆ ತಿಳಿವಳಿಕೆ ಹೇಳಲು ಪ್ರಯತ್ನಿಸಿದಳು— ಜ್ಯುಬಿಲಿ ಹಿಲ್ಸ್ ನಗರದ ಇನ್ನೊಂದು ಕೊನೆಗಿದೆ. ಬರೋದಕ್ಕೆ ಹೋಗೋದಕ್ಕೆ ಸೇರಿ ಎರಡು ಗಂಟೆ ಹಿಡಿಯುತ್ತದೆ. ಯಾಕೆ ಸುಮ್ಮನೆ ಅವನು ಚಿಂತೆ ಮಾಡಬೇಕು?

ಅಮೋಲ ಪ್ರತಿವಾದ ಮಾಡಿದ. ಕಾರಣಾನಿಗೆ ಹಿಂತಿರುಗಲು ಸಾಧ್ಯವಾಗಿದ್ದರೂ ತೊಂದರೆಯೇನೂ ಆಗದು. ಡಿಜ್ಯುನರ್‌ಗೆ ಬೇಕಾದ ಮಾಹಿತಿಯನ್ನು ಇಂದಲ್ಲಿದ್ದರೆ ನಾಳೆಯಾದರೂ ಪಡೆಯಲು ಸಾಧ್ಯ. ಯಾಕೆ ಸುಮ್ಮನೆ ಅವಳು ಮಿದುಳಿಗೆ ಒತ್ತಡ ಕೊಡ್ದಿದಾಳೆ?

ಚಂದ್ರಕಲಾ ಕೂಡ ಜೊತೆಗೆ ಬರುವ ಇಚ್ಛೆಯನ್ನು ಪ್ರಕಟಿಸಿದಳು. ಅಮೋಲ ಅವಳಿಗೆ ಸಮಾಧಾನ ಹೇಳಿದ.

ಮನೆಯ ಗೇಟಿನ ಬಳಿ ತಲುಪಿದಾಗ ಮಾಲಿ ಉದಯಗಿರಿ ಅವಳನ್ನು ನಿರೀಕ್ಷೆ ಮಾಡುತ್ತ ಉದ್ದಿಗ್ನಾಗಿ ತಿರುಗಾಡುತ್ತಿದ್ದಾನೆ. ಗೇಟು ತೆರೆಯುತ್ತಿದ್ದಂತೆ ಅವನು ಜಿಂತೆಯಿಂದ ಗಾಬರಿಗೊಂಡು ಹಲವು ಪ್ರಶ್ನೆಗಳನ್ನು ಕೇಳಿದ.

‘ಏನಾಗಿದೆ ಅವಳಿಗೆ?’

‘ಹೇಗಾಯ್ತು?’

‘ಬೇಳಿಗ್ಗೆ ವುನೆಯಿಂದ ಹೊರಡುವಾಗ ಅವಳು ಆರಾವಾಗಿ ಅರೋಗ್ಯವಾಗಿದ್ದಳ್ಲಿ!’

ಅಮೋಲನನ್ನು ಅವನು ಒಂದು ಕೆಪ್ಪ ಚಹಾ ಕುಡಿದು ಹೋಗುವಂತೆ ತಡೆದ. ಅಮೋಲ ಕೇಳಲಿಲ್ಲ. ಅವಳಿಗೆ ಆರಾಮ ಆಗುವುದು ಮುಖ್ಯ. ಈ ಶಿವಾಚಾರಗಳೆಲ್ಲ ಬೇಡ. ಚಹಾಕ್ಕೆನು, ಇನ್ನೊಂದು ದಿನ ಕುಡಿದರಾಯಿತು.’

ವಾಪಸ್ ಅವನು ಹೇಗೆ ಹೋಗುತ್ತಾನೆ! ದಾರಿ ಗೊತ್ತಿದೆಯಾ? ಹೀಗೆ ಕೇಳಿದಾಗ

ಇಂತ / ಆವಿಗೆ

ಅಮೋಲನಿಗೆ ಅವಳ ಕಾಳಜಿ ಕಂಡು ಮನಸ್ಸಿಗೆ ತಾಪವಾಯಿತು. ಅವನು ಹೇಳಿದ-
‘ಬಸಾಗೆ ಹೋಗುತ್ತೇನೆ. ಗೇಟಿನ ಹೊರಗೆ ನಿಂತು ಯಾರನ್ನಾದರೂ ಕೇಳುತ್ತೇನೆ.
ಇದು ಹೈದ್ರಾಬಾದ್, ದಿಲ್ಲಿಯೇನೂ ಅಲ್ಲವಲ್ಲ. ಹೇಗಾದರೂ ಬಸ್‌ಸ್ಪ್ಯಾಂಡ್‌ಗೆ
ತಲುಪುವುದೇನೂ ಕಷ್ಟವಲ್ಲ. ನನ್ನ ಜಿಂತೆ ಬಿಟ್ಟು ನೀನು ಆರಾಮಾಗಿ ನಿಶ್ಚಿಂತೆಯಿಂದ
ಮಲಗು. ಆರಾಮ ಮಾಡಲಿಕ್ಕಂದೇ ಮನೆಗೆ ಬಂದಿದ್ದೀ ಅಲ್ಲವಾ?’

ಹಾಸಿಗೆಯ ಮೇಲೆ ಮಲಗಿ ಕೆಳ್ಳಿಮುಚ್ಚಿ ಅವಳು ಯೋಚಿಸಿದಳು-ಅಮೋಲ
ಅವಳ ಬಗ್ಗೆ ಬಹಳ ಕಾಳಜಿ ವಹಿಸುತ್ತಾನೆ!

ಸಂಜಯ ಕನೋಯಿ ಬಳಿಯೂ ಅವಳು ಅದೇ ಮಾತು ಹೇಳಿದ್ದಳು-“ಅಮೋಲ
ಅವಳ ಬಗ್ಗೆ ಬಹಳ ಕಾಳಜಿ ವಹಿಸುತ್ತಾನೆ!”

“ಯಾರು ಅವನು ಅಮೋಲ?”

ಅವರ ಕರಿಣವಾದ ದನಿಯ ಬಗ್ಗೆ ಲಕ್ಷ್ಯ ಕೊಡದೆ ಅವಳು ಸಹಜ ಭಾವದಿಂದ
ಹೇಳಿದ್ದಳು.

“ಸಹಪಾರಿ”

“ಕೇವಲ ಸಹಪಾರಿಂನ?”

“ನನ್ನ ಕಡೆಯಿಂದ ನಾನು ಸತ್ಯ ಹೇಳುತ್ತೇನೆ. ಅವನಿಗೇನಾದರೂ ಬೇರೆ ಭಾವನೆ
ಇದ್ದರೆ ಅದು ಅವನಿಗೆ ಗೊತ್ತು.”

“ನಿನ್ನ ತರಗತಿಯಲ್ಲಿ ಸಹಪಾರಿ ಹುಡುಗಿಯರು ಇಲ್ಲವಾ?”

“ಇದಾರೆ, ಯಾಕೆಲ್ಲ?” ಅವಳು ಹೆಸರಿನ ಪಟ್ಟಿ ಮಾಡತೊಡಗಿದ್ದಳು-“ಚಂದ್ರಕಲಾ
ರಾವ್, ಸಾದಿಯಾ, ಉಸ್ಕಾ, ವೈಜಯಿಂತಿ...”

“ಇವರಲ್ಲಿ ಯಾರೂ ನಿನ್ನ ಬಗ್ಗೆ ಕಾಳಜಿ ವಹಿಸೋರು ಇಲ್ಲವಾ?”

“ಅವರೆಲ್ಲರೂ ನನ್ನ ಬಗ್ಗೆ ಕಾಳಜಿ ಇರ್ಲಾರೇ.”

“ಇರೋವರಾದ್ದೆ ಅವರೆಲ್ಲ ಇಟ್ಟುಕೊಳ್ಳಲ್ಲಿ.”

“ಯಾಕೆ?... ಅಮೋಲ ಯಾಕೆ ಕಾಳಜಿ ಇಟ್ಟುಕೊಂಡ್ದೀ ಬಾರದು?” ಅವಳು
ಸಿಟ್ಟಿಗೆದ್ದಳು. “ಬಂದೇ ಬಿಟ್ಟರಲ್ಲವಾ ನಿಮ್ಮ ಸಂಬಂಧಕ್ಕೆ?....”

“ಯಾಕೆ ಬರಬಾರದು ಸಂಬಂಧಕ್ಕೆ? ನಮಗೆ ಅಪಾಯ ಆಗಲಿಕ್ಕಿದ್ದರೆ
ಸುಮ್ಮನಿರೋದು ಮೂರ್ವಿತನ ಅಲ್ಲವಾ?” ಸಂಜಯ ಸಿಟ್ಟಿನಿಂದ ವಕ್ರವಾದ ಅವಳ
ತುಟಿಗಳನ್ನು ಮೆಲ್ಲಗೆ ಚುಂಬಿಸಿದ.

ಅವರ ಉದ್ದೀಪ್ತಗೊಂಡು ಮುಂದುವರಿಯುತ್ತಿದ್ದ ಮುಖವನ್ನು ಅವಳು
ದೂಡಿದ್ದಳು.

“ಎಲ್ಲರೂ ನಿಮ್ಮ ಹಾಗೆಯೇ ಅವಕಾಶವನ್ನು ಹುಡುಕುತ್ತಿರುವ
ಶಿಕಾರಿಗಳಾಗಿರೋದಿಲ್ಲ, ತಿಳಿತಾ?”

“ಅಂದರೆ ನಾನು ಶಿಕಾರಿಣಾ? ಹೋ... ಹೋ... ಹೋ... ಹೋ...”

“ಅಂದಮೇಲೆ ನಾನು ನಿನ್ನನ್ನು ಯಾಕೆ ಬಿಡಲಿ?” ...ಹುಡುಗಾಟಿಕೆಯಿಂದ ಸಂಜಯ ಅವಳನ್ನು ತನ್ನ ಬಾಹುಗಳಲ್ಲಿ ಎತ್ತಿಕೊಂಡು ಬೈರಕ್ಕಿನಿಂದ ಮಲಗುವ ಕೋಣಗೆ ಎತ್ತಿತೆಂದರು. ಬಾಗಿಲಿನ ಅಟೋಮೆಟಿಕ್ ಲಾಕಿನ ಕ್ಲಿಪ್ ಮೇಲಕ್ಕೆರಿಸಿದರು.”

ಶಿಫಿಲತೆಯ ಹೋರತಾಗಿಯೂ ಪುಟಿಯಲ್ಲಿ ಮಿನುಗುತ್ತಿದ್ದ ಮಧುರ ಮುಗಳ್ಳನು ಹೂವಿನ ಮಧುರಸವನ್ನು ಹುಡುಕುವ ಪಾತರಗಿತ್ತಿಯ ಹಾಗೆ ಕಾತರಿಸುತ್ತಿದ್ದಂತೆ ಕಾಣಿಸಿತು.

ಇಂದು ಸಂಜಯ ಮನೆಯಲ್ಲಿದ್ದರೆ ಅಮೋಲ ಅವಳನ್ನು ಬಿಡಲು ಬಂದಿದ್ದನ್ನು ನೋಡಿ ಎಷ್ಟೋಂದು ಹೊಟ್ಟಿಕೆಚಿನ ಟಿಪ್ಪಣಿ ಮಾಡುತ್ತಿದ್ದರೋ!

ನೀಲಮ್ಮೆ ಬಟ್ಟಲಿನಲ್ಲಿ ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ತಂದಿದ್ದಳು.

ಪಲ್ಲಂಗದ ಕೆಳಗೆ ಕುಳಿತುಕೊಳ್ಳುತ್ತ ಸಂಕೋಚದಿಂದ ಮುದುಡುತ್ತಿರುವ ನೀಲಮ್ಮನಿಗೆ ಅವಳು ಪಲ್ಲಂಗದ ಮೇಲೆ ಕುಳಿತೇ ತನ್ನ ತಲೆಗೆ ಎಣ್ಣೆ ಹಾಕುವಂತೆ ಮೃದುವಾಗಿ ವಿನಂತಿಸಿಕೊಂಡಳು. ಮೇಲೆ ಕುಳಿತುಕೊಂಡು ಎಣ್ಣೆ ಹಾಕಿದರೇ ಎಣ್ಣೆ ಕೂದಲಿನ ಬುಡದವರೆಗೆ ತಲುಪಿ ಸರಿಯಾಗಿ ಎಲ್ಲ ಕಡೆ ಪಸರಿಸುವುದು. ಅಲ್ಲದೆ ಅವಳಿಗೆ ಬೈತಲೆ ತೆಗೆಯಲೂ ಸುಲಭವಾಗುತ್ತದೆ. ಇದು ತನ್ನದೇ ಸ್ವಾಧ್ಯ. ಹೀಗೆ ತಾನು ಸ್ವಯಂ ಪಲ್ಲಂಗದ ಮೇಲೆ ಕುಳಿತುಕೊಂಡು ಒತ್ತಾಯ ಮಾಡುವಾಗ ಅವಳಾದರೂ ಯಾಕೆ ಹಿಂಜರಿಯಬೇಕು?

ದೊಡ್ಡ ಬಟ್ಟಲೋಂದರಲ್ಲಿ ಬಿಸಿ ಮಾಡಿದ ಎಣ್ಣೆಯ ಚಿಕ್ಕ ಬಟ್ಟಲನ್ನಿಟ್ಟು ನಿಂತಿದ್ದ ನೀಲಮ್ಮೆ ಸಂಕೋಚದಿಂದ ಚಲಿಸದೆ ನಿಂತೇ ಇದ್ದಳು.

“ಅವಿಧೇಯತೆ ಆಗೋದಿಲ್ಲವಾ ಅಮ್ಮಾ...?”

ಅವಳಿಗೆ ನಗು ಬಂತು.

“ಇದರಲ್ಲೇನಿದೆ ಅವಿಧೇಯತೆ? ನೀನೇನೂ ನನ್ನ ಪಲ್ಲಂಗದ ಮೇಲೆ ಮಲಗುತ್ತಿಲ್ಲವಲ್ಲ! ಹಾಗಾದರೂ ಒಮ್ಮೆ ಅದೇನಂಥ ಆಪತ್ತ ಬರುತ್ತದೆ...?... ಬಾ...ಕೊತುಕೋ.”

ಅವಳನ್ನು ಬಲವಂತವಾಗಿ ಭುಜ ಹಿಡಿದು ಕೂರಿಸಬೇಕಾಯಿತು.

ನೀಲಮ್ಮಳ ಒಂದು ಅಭಾಸ ಅವಳಿಗೆ ಬಹಳ ಹಿಡಿಸುತ್ತದೆ. ಅವಳು ಏನೇ ಕೆಲಸ ಮಾಡಲಿ, ಮನಸ್ಸು ಕೊಟ್ಟ ಕೆಲಸ ಮಾಡುತ್ತಾಳೆ. ತಲೆಗೂದಲಿಗೆ ಎಣ್ಣೆಯೊತ್ತುವಾಗ ಅವಳು ಕೂದಲಿನ ಬುಡದವರೆಗೆ ಬೆರಳಾಡಿಸಿ ಸವರಿ ತೀಡುವ ಅವಳ ರೇಣ್ಣೆಯ ಸ್ವರ್ವದಂತಹ ಉಪಚಾರ ಅವಳನ್ನು ಮಂಪರಿಗೆ ದೂಡುವಂತಿತ್ತು. ಒಮ್ಮೆಲೇ ಅವಳಿಗೆ ವಿಚಾರ ಬಂತು, ನೀಲಮ್ಮನ ಬಳಿ ಅವಳು ಕೆಲವು ಅವಶ್ಯಕ ಮಾತುಕೆ ಆಡಬೇಕಾಗಿದೆ. ಎಲ್ಲಿಂದ ಶುರು ಮಾಡಲಿ?

“ಒಂದು ವಿಷಯ ಹೇಳಿಯಾ ನೀಲಮ್ಮಾ.”

ಖಾಲಿ / ಆವಿಗೆ

“ಹೇಳಿ, ಏನು ಅಮ್ಮಾ?”

“ಯಾವುದಾದರೂ ನಸಿಂಗ್ ಹೋಂ ಗೊತ್ತ ನಿನಗೇ?”

“ಯಾಕೆ, ಅಮ್ಮಾ?”

ದ್ವಾಂಡಧಲ್ಲಿ ಬಿದ್ದ ಅವಳು, ಕೈತಪ್ಪಿ ಬಿದ್ದ ಚೆಂಡಿನಂತೆ ಮನಸ್ಸಿನಲ್ಲಿಯೇ ಉರುಳಾಡಿದಳು. ನೀಲಮ್ಮನ ಸಹಾಯವಿಲ್ಲದೆಯೇ ಈ ಘೋರ ಅಪರಿಚಿತ ನಗರದಲ್ಲಿ ಅವಳು ತನಗಾಗಿ ಯಾರ ಮನೆಯ ಬಾಗಿಲು ಬಡಿಯವುದೂ ಸಾಧ್ಯವಿಲ್ಲ.

“ಸುಮಾರು ನಾಲ್ಕು ತಿಂಗಳಾಯ್ತು... ಹೊರಗೇ ಶೂತಿಲ್ಲ ನಾನು...” ಅವಳ ಸ್ವರ ಕಂಪಿಸಿತು.

“ಹಾಗಾದರೆ ಅಮ್ಮಾ ನೀವು ಸಂತೋಷ ಪಡಬೇಕು.” ನೀಲಮ್ಮ ಕೀರಲುದನಿಯಲ್ಲಿ ನಕ್ಕು ಅವಳಿಗೆ ಅಭಿನಂದನೆ ಹೇಳಿದಳು.

“ಮತ್ತೆ ಬೇರೆ ಗೊಂದಲ ಏನಾದರೂ ಆಗಿದ್ದರೆ? ಸಂತೋಷ ಪಡುವಂತಹದೇ ಆಗಿದ್ದರೆ... ವಾಂತಿ ಗೀಂತಿ ಏನಾದರೂ ಆಗಬೇಕಾಗಿತ್ತಲೂ ನನಗೆ?” ಅವಳಿಗೆ ಯಾಕೋ ಸಮಾಧಾನವಿರಲಿಲ್ಲ.

“ಕೆಲವರಿಗೆ ಆಗುತ್ತದೆ ಅಮ್ಮಾ, ಕೆಲವರಿಗೆ ಆಗುವದಿಲ್ಲ!”

“ಅದೇನೂಂಟಂದೇ... ನನಗೆ ಬಹಳ ಆಗಿತ್ತು... ಇಡೀ ದಿನ ನನಗೆ ಉಟ ಮಾಡಿಕ್ಕೆ ಆಗಿರಲಿಲ್ಲ. ಉಟ ಮಾಡಿದರೆ ಹಿಂದಿನಿಂದ ಉಲ್ಲಾ ಆಗಿಯೇ ಬಿಡ್ಡಿತ್ತು. ನನ್ನ ಅಕ್ಕನಿಗೆ ಬದು ಮಕ್ಕಳು! ಅವಳಿಗೆ ಅಮ್ಮಾ, ಜೆನ್ನಾಗಿ ಉಟಕ್ಕೆ ಬೇಕು, ಚಾ ಬೇಕು, ಹಾಲುಬೇಕು, ಸಿಹಿ ಬೇಕು... ಒಬ್ಬೊಬ್ಬರದು ಒಂದೊಂದು ಧರಾ...”

ಅವಳಿಗೆ ಜಿಂತೆ ತಪ್ಪಲಿಲ್ಲ.

“ಯಾವುದಾದರೂ ಲೇಡಿ ಡಾಕ್ಟರರಿಗೆ ನಾನು ಅಜೆಂಟಾಗಿ ತೋರಿಸಬೇಕಾಗಿದೆ, ನೀಲಮ್ಮಾ!”

“ನಾನು ಕರೆದುಕೊಂಡು ಹೋಗ್ಗೇನೆ ಅಮ್ಮಾ” ನೀಲಮ್ಮ ಅವಳಿಗೆ ಸಮಾಧಾನ ಹೇಳಿದಳು. “ಹಬಳಿಗುಡ್ಡಾದಲ್ಲಿ ನನ್ನ ಪರಿಚಯದ ಒಂದು ನಸಿಂಗ್ ಹೋಂ ಅದೆ. ಅಲ್ಲಿ ನಾನು ಒಂದೂವರೆ ತಿಂಗಳು ಕೆಲಸ ಮಾಡಿದೇನೆ. ಬೇರೆಯವರ ಬದಲಿಗೆ ತಾತ್ಕಾಲಿಕವಾಗಿ ಮಾಡಿದ್ದೆ. ಡಾಕ್ಟರಿಗೆ ನನ್ನ ಪರಿಚಯ ಇದೆ. ಯಾವಾಗ ಹೋಗೋಣಾ?”

ಒಂದು ಕ್ಷಣಿ ಅವಳು ವಿಚಾರ ಮಾಗ್ಳಾದಳು. ಅವಳ ಆರೋಗ್ಯ ಜೆನ್ನಾಗಿಲ್ಲದಿರುವುದು ಫಾರೂಬಿ ಸಾಹೇಬರಿಗೂ ಗೊತ್ತಿದೆ. ನಾಳೇನೇ ತೋರಿಸಿದರೆ ಹೇಗೆ? ಒಂದು ದಿನ ಪ್ರಾಚೀಕರ್ಗೆ ಚಕ್ಕರ್ಹು ಹೊಡೆದರಾಯಿತು! ಬೇಳಿಗ್ಗೆ ಅದು ಯಾವ ರೀತಿ ತಲೆ ಸುತ್ತೋದು, ಒಬ್ಬಕೇ ಇದ್ದ ಸಂದರ್ಭದಲ್ಲಿ ಆಗಿದ್ದರೆ ಎಷ್ಟು ಹೊತ್ತು ಏಕಾಕಿಯಾಗಿ ಬಿಡ್ಡಿರುತ್ತಿದ್ದಳೋ! ಬೇಳಿಗ್ಗೆ ನಿಯಮಿತ ರೀತಿಯಲ್ಲಿ ವಾಕಿಂಗ್ ಮಾಡುತ್ತಾಳೆ ಅವಳು. ಸಂಜಯ ನಗರದಲ್ಲಿ ಇದ್ದಾಗಿಲೂ ಇರದಿದ್ದಾಗಲಂತೂ ಸರಿ. ಹಾಗೆ ತಿರುಗಾಡ್ತು

ఇరువాగ రస్తేయ మేలే బిద్దిద్దరే! జ్యుబిలి హిల్స్‌మేలే నగరద హాగె హోగె ముసుకువ వావన దట్టణే ఇరువుదిల్ల నిజ. యావుదాదరూ గాడి బ్రేక్ హాకోఎదరోళగె అవళ మేలే హత్తిద్దరే? ఏనాగ్నితోఁ ఏను గ్యారంటి!”

“నాళె బెళ్గె హోగోణావా?”

నీలమ్మ యోచనెయల్లి బిద్దభు.

అవళు అధీరళాదళు.

“నినగేనాదరూ తోందరే ఇదెయా?”

“బెళ్గె హత్తువరేగె నాను ఒట్టు శ్రీమంతర మనెయ పాత్రే తోళేయలు హోగబేకు, అమ్మా! నాను అవరిగే ముంజితవాగి తిలిసబేకాగువుదు.””

“డాక్టరు ఎష్టు గంటిగే సిగుతూరే?”

“హత్తువరేగె అమ్మా!”

అవళిగె సమాధానవాయితు.

“నీను ననగె బెళగిన చక్కా హోట్టు, తిండి-తినిసిద కేలసవన్నెల్ల అత్తేగె ఒప్పిసి హోగిబిదు. అవర మనెయల్లి ఘటాఘట్ట పాత్రే తిక్కువ కేలస ముగిసి. తనగెల్లో హోగబేకాగిదే ఎందు హేళు. హోగ్గియల్లవా?””

“ఓ...అదరే యజమానతిగే సిట్టు బర్తదే. బందరే బరలి. ననగేనూ పరవాగిల్ల...” నీలమ్మ నిశ్శింతెయింద హేళిదళు.

“రమ్మెయా ఒంబత్తు గంటిగే బర్తానే. హబతిగుడ్డాక్కే హోగలు నావు ఎష్టు గంటిగే హోరడబేఁకు?””

“ల్యేనో హళ్ళె బేకాద అవశ్యకతే ఇల్ల అమ్మా! దారి స్టోల్ప ఉద్దవాగిదే. ఒంబత్తుక్కే హోరటుబిడోణ.””

నసింగ్ హోంగె హోగువ విషయ నిళ్ళయవాద్వరింద మనస్సు స్టోల్ప నిరాళవాయితు.

మత్తు కేలవు మాతనాడబేఁకెంబ ఉడ్డేశదింద అవళు నీలమ్మనిగే కేళిదళు—“నిన్న మనెయ యజమానతి అమేరికదింద బందు ఎష్టు దిన ఆయ్యు...?””

లుత్తరవాగి నీలమ్మ మౌనవన్న తాళిదళు. నీలమ్మ లుత్తర కొడలు సహజ తభ్యగళన్న ముడుపుత్తిద్దాళే అన్నిసితు. అవళిగె ఏనాదరూ తిలిసబేకాదాగ నీలమ్మ హిందిశబ్దగళన్న హేళ్ళహేళ్ళ ఆడుత్తాళే. కేల దినగళ హిందే బందు ఒప్పంద ఆగిత్తు. నీలమ్మ తనగే బరువ తేలుగన్న సామాన్యరీతియల్లి అవళిగె కలిసువుదు, అవళు నీలమ్మనిగే హిందీ కలిసువుదు. ఇదు ప్రారంభవాద

ಖಿಟ / ಆವಿಗೆ

ಮೇಲೆ ನೀಲಮ್ಮನ ಹಿಂದಿಯಲ್ಲಿ ಅದ್ಭುತ ಸುಧಾರಣೆ ಕಂಡುಬಂದಿತ್ತು. ಆದರೆ ಅವಳು ಮಾತ್ರ ತೆಲುಗುವಿನ ನಾಲ್ಕಾರು ಸಾಮಾನ್ಯ ಮಾತುಗಳನ್ನು ಬಿಟ್ಟು ಹೆಚ್ಚೆನೂ ಕಲಿಯಲಾಗಲಿಲ್ಲ.

“ವಿನು ವಿಷಯ ನೀಲಮ್ಮಾ? ಏನೂ ಉತ್ತರ ಕೊಡಲು ಬಯಸುತ್ತಿಲ್ಲ?”
ಅವಳು ಅವಳ ಪೌನಃಪನ್ನು ಕೆಡಕಿದಳು.

“ನಾನು ನಿಮಗೆ ನಿಜವಾದ ಉತ್ತರ ಕೊಡಬೇಕಾ ಅಮ್ಮಾ!” ನೀಲಮ್ಮ ಪ್ರಶ್ನತ್ವವಾಗಿ
ಅವಳಿಗೆ ಭಾಲೆಂಜ್ ಧಾಟಿಯಲ್ಲಿ ಕೇಳಿದಳು.

ನೀಲಮ್ಮಳ ಉತ್ತರ ಕೇಳಿ ಅವಳು ಹೈರಾಣಾದಳು.

“ಅಂದರೆ... ನನ್ನ ಪ್ರಶ್ನೆಗೆ ಬೇರೇನಾದರೂ ನಕಲಿ ಉತ್ತರವೂ ಇರೋದ್ದಕ್ಕೆ
ಸಾಧ್ಯಾನಾ?”

“ನೀವು ಈಗ ತಿಳಿದುಕೊಂಡಿದೀರಲ್ಲ, ಅದು ನಿಜವಾದ್ದಲ್ಲ ಅಮ್ಮಾ. ಉತ್ತರವಾಗಿ
ನಾನು ಅದನ್ನೇ ಹೇಳಬೇಕೆಂದರೆ ನಾನು ಸುಳ್ಳ ಹೇಳಬೇಕಾಗುತ್ತದೆ.”

ಅವಳ ಹಣೆಯ ಮೇಲೆ ನಿರಿಗಳು ಮೂಡಿದಳು.

“ಹಾಗಾದರೆ ನಿಜ ಏನು?”

“ಈ ಮನೆಯ ಯಜಮಾನಿತಿ ಅಮೆರಿಕಾದಲ್ಲಿ ಇಲ್ಲ ಅಮ್ಮಾ, ಅಮೆರಿಕಾದಲ್ಲಿ
ಯಾರೂ ಇಲ್ಲ. ನಿಜವಾದ ಮಾಲೀಕರು ಮುಂಬಯಿಯಲ್ಲಿ ಇರ್ತಾರೆ. ಅಂಜನಾ
ಮೇಡಂ... ನಿಮಗೆ ಗೊತ್ತಿರಬೇಕು...”

“ಹಾಂ...”

“ಈ ಮನೆ ಅವರದೇ ಅಮ್ಮಾ” ನೀಲಮ್ಮ ಗುಟ್ಟು ರಟ್ಟು ಮಾಡಿದಳು.

“ನೀಲಮ್ಮ ಬಹುಶಃ ಕುಶಾಲು ಮಾಡಿದಾಳೆ, ಪೆದ್ದಿ’ ಅನ್ನಿಸಿತು...”

“ವಿನು ಹೇಳಿದೇಯ ನೀನು?....” ಅವಳ ಒಳಗಡೆ ಏಳುತ್ತಿರುವ ಬಿರುಗಾಳಿಯನ್ನು
ನೀಲಮ್ಮನಿಂದ ಮುಚ್ಚಿಡಲು ಸಾಧ್ಯವಾಗಲಿಲ್ಲ.

ವಿಶ್ವಾಸವನ್ನು ಉಂಟುಮಾಡಲು, ಆಟಿದಲ್ಲಿ ಗೆದ್ದುದಕ್ಕೆ ಇಸ್ಪಿಟಿನ ಎಲೆಗಳನ್ನು
ಹರಡಿದಂತೆ ಆಕೆ ಮಾತನಾಡಿದಳು.

“ನಾಲ್ಕು ವರ್ಷಗಳಿಂದ ಇಲ್ಲಿ ಇದ್ದೇವೆ ಅಮ್ಮಾ, ನನಗೆ ಪಕ್ಕಾ ಗೊತ್ತಿದೆ. ಅಂಜನಾ
ಮೇಡಂ ನಮ್ಮ ಮಾವನಿಗೆ ಹೆದರಿಸಿ ಇಟ್ಟಿದ್ದಾರೆ. ಈ ಮನೆಯಲ್ಲಿರು, ಆದರೆ ಈ
ಮನೆಯ ರಹಸ್ಯ ಯಾರಿಗೂ ಹೇಳಬೇಡ, ಅಂತ.”

“ಆದರೆ ಯಾಕೆ ಮೇಡಂ ತಮ್ಮ ಮನೆಯನ್ನು ತಮ್ಮದಲ್ಲವೆಂದು ಹೇಳುತ್ತಿದ್ದಾರೆ...
ಏನು ಕಾರಣ?”

“ನಿಮಗೆ ಜಡೆ ಹಾಕಬೇಕಾ?” ಅವಳಿಗೆ ಸ್ವಷ್ಟವಾಗಿ ಗೊತ್ತಾಯಿತು. ನೀಲಮ್ಮ
ಮಾತನ್ನು ಅಲ್ಲಿಗೇ ನಿಲ್ಲಿಸಲು ಬಯಸುತ್ತಿದ್ದಾಳೆ!

“ಹಾಂ” ಅವಳು ಸಮೃತಿ ಸೂಚಕವಾಗಿ ತಲೆಯಾಡಿಸಿದಳು.

ದ್ವಾರ್ದದಲ್ಲಿ ಸಿಕ್ಕು ಅವಳು ಒದ್ದಾಡಿದಳು. ನೀಲಮ್ಮೆ ಅವಳ ಬಳಿ ಬೊಗಳೆ ಬಿಡಲಿಲ್ಲ. ಆದರೆ ಮೇಡಂ ಅವಳ ಬಳಿ ಸುಳ್ಳು ಹೇಳಲು ಕಾರಣ? ಅವಶ್ಯಕತೆಯಾದರೂ ಏನಿದೆ? ಅವರದೇ ಮನೆಯೆಂದು ಹೇಳಿದ್ದರೂ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಅಪರಿಚಿತ ನಗರದಲ್ಲಿ ಅವಳು ಇರುವ, ಉಂಟಾಗಿದೆಯೆಂದು ಹೇಳಿದ್ದರೂ ವ್ಯವಸ್ಥೆಯನ್ನೆಲ್ಲ ಅವರೇ ಮಾಡಿದ್ದರು. ಬಹುಶಃ ಮನೆಗೆ ಸಂಬಂಧಿಸಿದ ಹಾಗೆ ಏನಾದರೂ ಕಾನೂನಿನ ಶೋಡಕು ಇದೆಯೇನೋ! ಆ ಶೋಡಕೆನಿಂದ ಬಚಾವಾಗಲು ವಾಸ್ತವಿಕತೆಯನ್ನು ಜನರಿಂದ ಮುಚ್ಚಿಡಲು ಮೇಡಂ ಸುಳ್ಳಿನ ಆಸರೆ ಪಡೆದಿರಬೇಕು! ಆದರೆ ಅದರ ಗೌಪ್ಯವನ್ನು ಕಾದುಕೊಳ್ಳಲು ನೋಕರನನ್ನು ಗದರಿಸುವುದು-ಬೆದರಿಸುವುದು ಯಾಕೋ ಅವಳಿಗೆ ಸಂಗತವಿನಿಸಿಲ್ಲ. ಬೆದರಿಕೆಯೂ ಕಿಂಮೆಯದಲ್ಲಿ! ಮನೆಯಿಂದ ಹೊರಹಾಕುವ ಬೆದರಿಕೆ! ನೋಕರಿಯಿಂದ ತೆಗೆದುಹಾಕುವ ಬೆದರಿಕೆ! ಬಹುಶಃ ಈ ಎಲ್ಲ ವ್ಯವಸ್ಥೆಯ ಬಗ್ಗೆ ನೀಲಮ್ಮೆನಿಗೆ ಏನೋ-ಎಲ್ಲೋ ಅಸಮಾಧಾನವಿರಬೇಕು. ಇಲ್ಲವಾದರೆ ಅವಳು ಸಾವಿರಸಾರಿ ಕೆದಕಿದರೂ ಅವಳು ಮೇಡಂ ತನ್ನ ಮಾವನ ಬಳಿ ಹೇಳಿದ್ದನ್ನೋ ಹೇಳುತ್ತಿದ್ದಳು...

ನೀಲಮ್ಮೆಳನ್ನು ಮತ್ತಪ್ಪ ಕೆದಕಬೇಕು ಅನ್ನಿಸಿತು. ಬೆದರಿಕೆ ಹಾಕಿದ್ದರೂ ಅವಳು ಬಂಗಲೆಯ ವಾಸ್ತವವನ್ನು ಅವಳಿಂದ ಮುಚ್ಚಿಡಲು ಯಾಕೆ ಸಾಧ್ಯವಾಗಲಿಲ್ಲ! ಅನಂತರ ಯಾಕೋ ಅನಿಸಿತು. ಪ್ರಪಂಚದಲ್ಲಿ ಇಂಥ ಸಾವಿರ ಜಟಿಲ ಸಂಗತಿಗಳಿರುತ್ತವೆ. ಅದನ್ನೆಲ್ಲ ಹೊತ್ತುಕೊಂಡು ನಮಗೇನಾಗಬೇಕಾಗಿದೆ. ಮೊದಲು ಸದ್ಯ ನಮ್ಮ ಚಿಂತಯನ್ನು ಬಗೆಹರಿಸಿಕೊಳ್ಳಬೇಕು. ಗೌತಮಿಯ ಡಾಕ್ಟರ ಮಿತ್ರರು ಸಮಾಧಾನ ಹೇಳಿದರು ಎಂದು ಇಪ್ಪು ತಿಂಗಳು ತಾನು ಸುಮ್ಮನ್ನೇ ಕಳೆದೆನಲ್ಲ. ಅಷ್ಟೂಂದು ಯಾಕೆ ಅವರನ್ನು ಅವಲಂಬಿಸಬೇಕಾಗಿತ್ತು! ಅವಳೇನು ಮಗುವಾ, ಗೌತಮಿ ಕ್ಯಾರೆರಳು ಹಿಡಿದು ಶೋರಿಸಲು ಕರೆದುಕೊಂಡು ಹೋಗುವುದಕ್ಕೆ! ಅವಳು ಬರದಿದ್ದರೂ ಅವಳಿಗಾಗಿ ಇಪ್ಪು ದಿನ ಕಾಯ್ದುಕೊಂಡು ಇದ್ದೂದಾದರೂ ಏಕೆ? ಗೌತಮಿಗೂ ಅವಳದೇ ಆದ ಕೆಲಸದ ಒತ್ತಡ ಇದೆ. ಇಂದು ಅವಳು ಮಾಡಿದ ನಿರ್ಧಾರವನ್ನು, ಈ ಹಿಂದೆಯೇ ಅವಳು ಕೈಗೊಳ್ಳಬಹುದಿತ್ತಲ್ಲವಾ?

ಪ್ರತಿಬಾರಿಯ ಸಹವಾಸದ ಉತ್ಕಟ ಕ್ಷಣಿಗಳಲ್ಲಿ ತಾನು ಸಂಜಯರಿಗೆ ಎಚ್ಚರಿಕೆ ಹೇಳಿದ್ದೆ. ಆದರೆ ಅವರು ಅವಳನ್ನು ಬೇರೆ ಏನೇನೋ ಮಾತಿನಲ್ಲಿ ಮೈಮರೆಸುತ್ತ ಗೊಣಗುತ್ತಿದ್ದರು-‘ಏನೂ ಆಗುವುದಿಲ್ಲ. ಯಾಕೆ ಚಿಂತೆ ಮಾಡಿಯಾ?’ ಅವರ ಸದ್ಯದ ಕ್ರಿಯೆ ರೀತಿಯಿಂದ ಅವಳಿಗೆ ಯಾವ ಅಪಾಯವೂ ಇಲ್ಲ....

ಎರಡು ದಿನಗಳ ನಂತರ ಡಾ. ವನಜಾರಾವ್ ಅವಳಿಗೆ ನಸಿರಂಗ್ ಹೋಂಗ್ ಬರಲು ಹೇಳಿದರು.

ಖಿಲ / ಆವಿಗೆ

ಹತ್ತು ಗಂಟೆಯ ಹೊತ್ತಿಗೆ ಬಂದರೆ ಅವಳ ಮೂತ್ತೆದ ಪರೀಕ್ಷೆಯನ್ನು ಮಾಡಿದ ರಿಪೋರ್ಟ್ ಕೂಡ ಅವರ ಕ್ಯೆ ಸೇರಿರುತ್ತದೆ.

ರಾತ್ರಿ ಉಂಟಾದ ಮೇಲೆ ನೀಲಮ್ಮೆ ಅವಳ ಬಳಿ ಕೇಳಿದ್ದಳು. ಬೆಳಿಗೆ ಅವಳ ಜೊತೆಗೆ ತಾನೂ ನಸಿಂಗ್ ಹೋಟೆ ಬರಬೇಕಾಗುವುದಾ? ಒಬ್ಬರಿಗಿಂತ ಇಬ್ಬರು ಲೇಸು ಎಂದು ಮನಸ್ಸಿಗೆ ಅನ್ವಯಿಸಿತು. ಹೌದು, ನನ್ನ ಜೊತೆ ಬರುವುದು ಒಳ್ಳೆಯದು ಎಂದು ನೀಲಮ್ಮೆನಿಗೆ ಹೇಳುವುದು ಒಳ್ಳೆಯದು. ಒಬ್ಬಳೇ ನಸಿಂಗ್ ಹೋಟೆ ಹೋದರೆ ಏನೋ ಒಂಥರಾ ವಿಚಿತ್ರ ಅನಿಸುತ್ತದೆ. ಅಪ್ಪಾಜಿಯ ನೆನಪು ಮನಸ್ಸಿನಲ್ಲಿ ಬಂತು. ನಾನಾವಟಿ ಕಣ್ಣದುರು ಮಿಂಚ ತೊಡಗುತ್ತದೆ. ಮೊದಲ ದಿನ ಕಡಿಮೆ ಬೇಸರ ಆಗಿರಲಿಲ್ಲ ಅವಳಿಗೆ. ನೀಲಮ್ಮೆ ಜೊತೆಗಿರುವುದರಿಂದ ಅವಳ ಬಾರಿ ಬರುವವರಿಗೆ ಕಾಯುವುದು ಅಷ್ಟೇನು ಅಸಹನೀಯವಾಗಿರಲಿಲ್ಲ. ಆದರೆ ಅವಳ ಕೆಲಸದಲ್ಲಿನ ಶೋಂದರೆಯ ವಿಚಾರವೂ ಬಂತು.

ರಾತ್ರಿ ಅವಳೊಂದಿಗೆ ನೀಲಮ್ಮೆನೂ ಕುಳಿತ್ತಿದ್ದಳು. ಕಾಫಿ ಕುಡಿಯುತ್ತಿರುವಾಗ ನೀಲಮ್ಮೆ ಏನೋ ಅಸಂಗತವೆನಿಸುವ ಪ್ರಶ್ನೆ ಕೇಳಿದ್ದಳು.

“ನಿಮ್ಮ ಮದುವೆಯಾಗಿದೆಯೇ?”

“ಇಲ್ಲ” ಗೊಂದಲದಲ್ಲಿ ಸಿಲುಕಿಕೊಂಡ ಅವಳು ಸಂಚಿಪ್ತ ಉತ್ತರಕೊಟ್ಟಳು.

“ಆಗಬೇಕಾ ಅಮ್ಮಾ?”

“ಸದ್ಯಕ್ಕೆ ಅಂಥ ಯೋಚನೆಯೇನೂ ಇಲ್ಲ.”

“ಸಾಹೇಬರು ಬರುತ್ತಾರಲ್ಲ, ಅವರು ನಿಮಗೆ ಏನು ಆಗಬೇಕು, ಅಮ್ಮಾ...?”

“ಅವರು ನನ್ನ ಗೆಳೆಯರು...” ಏನೆಂದು ಉತ್ತರ ಕೊಡುವುದು?

ಸಂಜಯ ನಗರದಲ್ಲಿದ್ದಾಗ ನೀಲಮ್ಮೆ ಹಾಗೂ ಅವಳ ಮಕ್ಕಳು ಅಂಗಳದಲ್ಲಿ ಮಲಗುವುದು ಬೇಡ ಎಂದು ಯಾಕೆ ಹೇಳುತ್ತಿರುತ್ತೇನೆ ಎಂಬುದು ನೀಲಮ್ಮೆನಿಗೆ ಗೊತ್ತಿರಲಿಕ್ಕಿಲ್ಲ. ಹೀಗೆ ಭಾವಿಸುವುದು ಸರಿಯೇ!

ನೀಲಮ್ಮೆ ಬಹಳ ಆಳವಾಗಿದ್ದಾಳೆ. ತನ್ನ ಸ್ವರದಲ್ಲಿನ ಅನಿಷ್ಟೆಯ ಭಾವವನ್ನು ಅವಳು ಗೃಹಿಸಿರಬೇಕು. ಆದ್ದರಿಂದಲೇ ಅವಳು ತನ್ನ ಪ್ರಶ್ನೆಯ ಸರಣಿಯನ್ನು ಅಲ್ಲಿಗೇ ಮುಗಿಸಿದೆಳು. ತನ್ನ ನಿಜವನ್ನು ಬಯಲಿಗೆಳಿಯುವ ಪ್ರಶ್ನೆಗಳು ತನಗೆ ರುಚಿಸುವುದಿಲ್ಲ ವೆಂಬುದು ಬಹುಶಃ ಅವಳಿಗೆ ಅರಿವಾಗಿರಬೇಕು.

ಡಾ. ವನಜಾ ರಿಪೋರ್ಟ್ ಮೇಲೆ ಧೃಷ್ಟಿ ಹಾಯಿಸಿದವರೇ ನೇರವಾಗಿ ಮುಖವೆತ್ತಿ ಅವಳ ಕೆಣ್ಣಿಗಳನ್ನು ನೋಡಿದರು. ಅವರ ದಿಟ್ಟಿಸುವಿಕೆಯಿಂದ ಅವಳು ಸ್ವಲ್ಪ ಗಲಿಬಿಲಿಗೊಂಡಳು.

“ನೀವು ಗಭಿರಣೀಯಿದ್ದೀರಿ... ನಿಮಗೆ ನಾಲ್ಕನೆಯ ತಿಂಗಳು ಮುಗಿದು ಐದನೆಯ ತಿಂಗಳು ಪ್ರಾರಂಭವಾಗ್ತಾ ಇದೆ.... ಗೊತ್ತಿದೆಯಲ್ಲವಾ ನಿಮಗೆ?”

ಅವಿಗೆ / ಇಂದಿ

ಅವಳಿಗೆ ಅವಳ ಕಾಲು ಬರ್ಫದ ಗಡ್ಡೆಯ ಮೇಲೆ ಉರಿರುವುದರ ಅನುಭವವಾಯಿತು. ಮತ್ತು ಅಂಗಾಲನ್ನು ಶೂನ್ಯಗೊಳಿಸುವಂತಹ ಒಂದು ತೀಕ್ಷ್ಣವಾದ ಕುಳಿಗಾರಳಿ ಪ್ರಚಂಡ ಬಿರುಗಾಳಿಯಂತೆ ಎದ್ದು ಅವಳ ದೇಹವನ್ನು ಹೊಕ್ಕು ನೆಲೆಗೊಂಡಂತಾಯಿತು. ಕುಚ್ಚಿಯ ಮೇಲೆ ಕುಳಿತ ಅವಳು ಒಂದು ಕಡೆ ವಾಲಿದಂತಾಯಿತು. ಡಾ॥ ವನಜಾ ಅವಳಿಗೆ ತಕ್ಷಣ ಆಸರೆ ನೀಡಿ ಸ್ಥೆಚರ್ ತರಿಸಿ ಅದರ ಮೇಲೆ ಮಲಗಿಸಿದರು. ಅವಳ ರಕ್ತದ ಚಲನೆಯನ್ನು ಪರೀಕ್ಷಿಸಿದರು. ರಕ್ತದ ಚಲನೆ ಒಮ್ಮೆಲೇ ಕಡಿಮೆಯಾಗಿತ್ತು. ತಕ್ಷಣ ಅವರು ಗ್ಲೂಕೋಸ್ ಇಂಜೆಕ್ಷನ್ ಕೊಟ್ಟರು. ಸಾಕಷ್ಟು ಸಮಯದ ನಂತರ ಅವಳು ಸಮಾಧಾನ ಸ್ಥಿತಿಗೆ ಬಂದಾಗ, ಒಮ್ಮೆಲೇ ಅವಳು ಅಳೆಲು ಪ್ರಾರಂಭ ಮಾಡಿದಳು. ವನಜಾ ಅವರಿಗೆ ಪರಿಸ್ಥಿತಿ ಏನೆಂಬುದೂ ಅರ್ಥವಾಗಲಿಲ್ಲ. ಅವಳು ಇಂದ್ರಿಯಾದ್ಯಂತ ನರವಸ್ತು ಯಾಕೆ ಆಗ್ನಿದಾಳೆ!

ಡಾಕ್ಟರರು ಬಹಳ ಕೇಳಿದ ಮೇಲೆ, ಧೈರ್ಯ ತುಂಬಿದ ಮೇಲೆ ಅವಳು ಹೇಳಿದಳು— ಅವಳು ಕುಮಾರಿ! ಮತ್ತು ಮಗುವನ್ನು ಅವಳು ಬಯಸುವುದಿಲ್ಲ. ಗಭ್ರವನ್ನು ತೆಗೆದು ಸಾಫ್ ಮಾಡುವುದು ಸಾಧ್ಯವಿಲ್ಲವಾ?

ಡಾ. ವನಜಾ ಅವಳ ಪ್ರಸ್ತಾಪದ ಬಗೆಗೆ ಒಮ್ಮೆಲೇ ಕುದ್ದರಾದರು—ಶುರುವಾಯಿತು ಇಂಗ್ಲಿಷ್‌ನಲ್ಲಿ ಧಾರಾಪ್ರವಾಹ!

“ಸಾಫ್ ಮಾಡೋದು... ಅದೂ ಈಗ? ಮಗು ಬೇಡವಾಗಿದ್ದರೆ ಬಹಳ ಮೊದಲೇ ಮಾಡಿಸಿಕೊಳ್ಳಬಹುದಾಗಿತ್ತು! ಸುರಕ್ಷಿತ ಯೋವನ ಸಂಬಂಧಕ್ಕಾಗಿ ಕಾಂಡೋಮ್ ಬಳಕೆ ಮಾಡಬಹುದಾಗಿತ್ತು! ಮಗುವಿಗೆ ಜೀವ ಬಂದಿದೆ! ಇನ್ನು ಎಂಟು—ಹತ್ತು ದಿನಗಳೊಳಗೆ ಹೊಳೆಯೋಳಗೆ ಮಗುವಿನ ಚಲನೆ—ಅಲುಗಾಟ ಅನುಭವಕ್ಕೆ ಬರುತ್ತದೆ. ಇಂಥ ಸಂದರ್ಭದಲ್ಲಿ ಸ್ವಷ್ಟ ಮಾಡಿಸೋದು ಅಂದರೆ ಅಪಾಯ ತಪ್ಪಿದ್ದಲ್ಲ! ನಾನು ಸಲಹೆ ಕೊಡಲಾರೆ.”

“ಫ್ಲೈಚ್, ಡಾಕ್ಟರ್! ನನಗೆ ಸಹಾಯ ಮಾಡಿ... ನಾನು ವಿದ್ಯಾರ್ಥಿನಿಯಿದ್ದೇನೇ... ನಾನು...” ಅವಳ ಸ್ವರದಲ್ಲಿ ಅಂಗಳಾಚುವ ದಸಿಯ ಕಾತರತೆಯಿತ್ತು.

ಡಾ. ವನಜಾರಾವ್ ಸ್ವಲ್ಪವೂ ಕರಗಲಿಲ್ಲ.

“ಮೂಲಿಕತನದ ಅಪಾಯವನ್ನು ನಾನಂತರ ಕೈಗೊಳ್ಳಲಾರೆ. ಮಗು ಯಾರದು? ನಿನ್ನ ನಾನು ನಿಮ್ಮೊಡನೆ ನಿಮ್ಮ ಹೆಸರು ಕೇಳಿದ್ದೆ. ನೀವು ಮದುವೆಯಾದವರು ಎಂದು ಸುಳ್ಳ ಯಾಕೆ ಹೇಳಿದಿರಿ?”

“ಹೆದರಿ ಹೋಗಿದ್ದೆ. ನಾನು ಹಾಗೇನೇ ಹೇಳಬೇಕು. ಇಲ್ಲವಾದರೆ ನೀವು ನೋಡುವುದಿಲ್ಲ ಎಂದು ನೀಲಮ್ಮ ಹೇಳಿದ್ದಳು.”

“ಯಾರ ಮಗು ಇದು? ಯಾವುದೋ ಸಹಪಾತ್ರಿಯದಾ?”

“ಅಲ್ಲ... ಅಲ್ಲ...”

೫೯೦ / ಆವಿಗೆ

“ಅಲ್ಲ... ಹೊಸಬಳ ಹಾಗೆ ನಾಚಿಕೊಳ್ಳೋದರಿಂದ ಕೆಲಸ ಆಗೋಡಿಲ್ಲ. ಯಾರಾದರೂ ಬಲವಂತೆ-ಬಲಾತ್ಮಕ ಮಾಡಿದರಾ?”

“ಇಲ್ಲ... ನನ್ನ ಮಿತ್ರರು...”

“ಮೂಲ್ಯ ಹುಡುಗಿ... ತಾಯಿ ಹೇಗೆ ಆಗ್ನಾಳಿ, ಯಾವಾಗ ಆಗ್ನಾಳಿ ಅನೇನ್ಯದನ್ನ ತಾಯಿಯಾಗಿಯೇ ಹೆಣ್ಣು ಅರಿತುಕೊಳ್ಳಬೇಕಾಗಿಲ್ಲ. ನೀವೇನು ಚಿಕ್ಕವರಲ್ಲ, ಮುಗ್ಧರೂ ಅಲ್ಲ. ಪ್ರೇಮಿಯ ಆಶ್ಚರ್ಯನೇ ಕೊಟ್ಟಿರಬೇಕು, ಬಹಳ ಬೇಗನೇ ಅವನು ನಿಮ್ಮನ್ನು ಮದುವೆಯಾಗ್ನಾನೆ, ಮನೆ-ಮಾರು ಮಾಡ್ತಾನೆ! ಅವನ ಮೋಸಕ್ಕೆ ಬಲಿಬಿದ್ದ ನೀವು ಜಯಮಾಲೆಯ ನಿರೀಕ್ಷೆಯಲ್ಲಿರಬಹುದು. ಬಹುಶಃ ಅವನಿಗೆ ಪ್ರೀ ಸೆಕ್ಸ್ ಬಗ್ಗೆ ವಿಶ್ವಾಸವಿಟ್ಟುಕೊಳ್ಳುವ ಹುಡುಗಿ ಅವನಿಗೆ ಬೇಸರಬಂದಿರಬಹುದು. ಆ ನಿಮ್ಮ ರಾಜಕುಮಾರ ತನ್ನ ತಂದೆ-ತಾಯಿ ಸಲಹೆ ಮಾಡಿದ ಹುಡುಗಿಯೋದನೆ ತಿರುಗಾಡಲು ಹೋಗಿರಬಹುದು. ಈಗ ನಿಮ್ಮ ಕೆಣ್ಣು ಕತ್ತಲೆ ಕವಿದಿರಬಹುದು. ಗಾಬರಿಯಾದ ನೀವು ಮುಕ್ತಿಗಾಗಿ ನಸಿಂಗೋಹೋಂಗೆ ಶರಣಾಗಲು ಓಡಿಬಂದಿದ್ದೀರಿ.”

ಡಾ. ವನಜಾ ಅವರ ಸ್ವರದಲ್ಲಿ ಅಸಹನೀಯತೆ ಉಕ್ಕಿಬರುತ್ತಿತ್ತು.

“ಹುಡುಗಿಯರ ಈ ಮೂಲ್ಯತನ ಕಂಡು ನಾನು ಹೋಸಿಹೋಗಿದ್ದೇನೆ. ಇಂಥವರ ಹಣದ ಅವಶ್ಯಕತೆಯಲ್ಲ ನಿಮ್ಮ ಈ ನಸಿಂಗೋ ಹೋಂಗೆ. ನೂರರಲ್ಲಿ ಪ್ರತಿ ಏದು ಜನ ಹುಡುಗಿಯರು ಸ್ವತಂತ್ರ ಸೆಕ್ಸ್ ಸಂಬಂಧಗಳಲ್ಲಿ ತಮ್ಮ ಅಸ್ತಿತ್ವವನ್ನು ಹುಡುಕುತ್ತಾರೆ. ಸಮಾನತೆಯನ್ನು ಶೋಧಿಸುತ್ತಾರೆ. ಅಧಿಕಾರವನ್ನು-ಹಕ್ಕನ್ನು ಶೋಧಿಸುತ್ತಾರೆ. ಶೋಧಿಸಿದರಾ? ಪಡೆದರಾ? ಅನಂತರ ಬರ್ತಾರೆ, ಕತೆ ಕಟ್ಟಿಕೊಂಡು-ಕಾಂಡೋಮ ಬಳಸ್ತಾ ಇದ್ದೆ, ಒಂದು ದಿನ ಸ್ವಲ್ಪ ನಿಲಕ್ಷ್ಯವಾಗಿ ಸಿಕ್ಕಿಬಿಡ್ದ ಡಾಕ್ಟರ್ ಸಾಹೇಬರೇ! ನನಗೆ ಮಗು ಬೇಡ. ಅಂದ ಮೇಲೆ ಸಫಾಯಿ ಮಾಡೋದಿಕ್ಕೆ ನಿಮಗೇನು ತೋಂದರೆ? ಕಾನೂನು ರೀತ್ಯಾ ಪರಿಹಾರ ಇದೆ!”

ಡಾಕ್ಟರರ ಸಿಟ್ಟು ಕಡಿಮೆಯಾಗಲಿಲ್ಲ.

“ಬಲಾತ್ಮಕರದ ವಿಡಂಬನೆ ನಮಗೆ ಅರ್ಥವಾಗುತ್ತದೆ... ಆದರೆ ನಿಮ್ಮ ಆರೋಗ್ಯದ ಚಿಂತೆಯೇನಾದರೂ ಇದೆಯಾ ನಿಮಗೆ! ಮೋಜು-ಮಜಾದಲ್ಲಿ ಸೆಕ್ಸ್ ಸುಖ ಅನುಭವಿಸುವಾಗಿನ ನಿಮ್ಮ ಬೇಜವಾಬ್ದಾರಿಯಿಂದ ಎಷ್ಟು ಬಾರಿ ಗಭರ ತೆಗೆಸಿಕೊಳ್ಳೀರಿ? ಡಾಕ್ಟರ್ ಅಂದರೆ ನೀವು ಏನು ಅಂದುಕೊಂಡಿದೀರಿ?... ಕಟುಕ, ಹೊಲೆಗಡುಕ... ತಲೆಹಿಡುಕ...”

ಒಮ್ಮೆಲೆ ಅವರು ಅವಳ ಕಣ್ಣೀರಿಗೆ ಕರಗಿದರು. ಹೋಧದ ಆವೇಗ ಕ್ಷಣಿಕಾಲ ಕಡಿಮೆಯಾಯಿತು.

“ಅಳಬೇಡಿ, ನಿಮಗೆ ಗೊತ್ತು, ನಾನು ಈ ಉದ್ದೇಶ ಯಾಕೆ ಆಯ್ದು ಮಾಡಿಕೊಂಡೆ? ನಿಮ್ಮಂತಹದೇ ಒಬ್ಬ ಹುಡುಗಿ ಡಾಕ್ಟರ್ ಓದಬೇಕು ಎಂದು ಯಾಕೆ ನಿಶ್ಚಯ ಮಾಡಿದಳು.

ಆವಿಗೆ / ಇಡೀ

ಅದರಲ್ಲೂ ಪ್ರಸೂತಿ ವಿಶೇಷಜ್ಞೆ ಆಗಿದ್ದೇಕೆ? ಯಾಕೆಂದರೆ ನನಗೆ ಜನ್ಮ ಕೊಡುವಾಗ ಹೆರಿಗೆಯ ತೊಂದರೆಯಿಂದಾಗಿ ನನ್ನ ತಾಯಿ ನಾನು ಕಣ್ಣತೆರೆಯುತ್ತಿದ್ದಂತೆ ಸತ್ಯ ಹೋದಳು.”

ಭಾವ ತೀವ್ರತೆ ಇಳಿದ ನಂತರ ಕೆಲ ಸಮಯದ ಮೇಲೆ ಡಾಕ್ಟರ್ ವನಚಾ ಕೇಳಿದರು.

“ನಿಮ್ಮ ಪ್ರೇಮಿ ಏನು ಮಾಡುತ್ತಾರೆ?”

“ಅಭರಣಗಳ ವ್ಯಾಪಾರ.”

“ವ್ಯಾಪಾರ?....” ಡಾಕ್ಟರ್ ವನಚಾ ಮುವಿದಲ್ಲಿ ಏನೋ ಕಹಿ ಫೋಟನೆ ಮಿಂಚಿತು.

“ಹೂಂ...”

“ಸರಿ, ನಡೆಯಿರಿ... ಮೊದಲ ಅಂತಸ್ತಿಗೆ ಹೋಗಿ ಸೋನೋಗ್ರಾಫಿಸ್ಟ್ ಮಿಸೆಸ್ ಬತರಾರಿಂದ ಸೋನೋಗ್ರಾಫಿ ಮಾಡಿಸಿರಿ.”

ಅವರು ತಮ್ಮ ತ್ರಿಸ್ಯಿಪ್ಪನ್ ಪೇಪರ್ ಮೇಲೆ ಏನೋ ಬರೆಯತೊಡಗಿದರು.

“ಅವರಿಗೆ ಹೇಳಿ, ರಿಪೋರ್ಟ್ ಈ ದಿನ ಮಧ್ಯಾಹ್ನದೊಳಗೆ ನನಕ್ಕೆಗೆ ಸಿಗುವ ಹಾಗೆ ಮಾಡಬೇಕು.”

ನಿಮ್ಮನ್ನ ಭೇಟಿಯಾಗಲು ನಾನು ಯಾವಾಗ ಬರಲಿ?” ಕಣ್ಣ ಮೇಲಕ್ಕೆಳುತ್ತಿರಲಿಲ್ಲ ಅವಳಿದ್ದು.

“ನಾಡಿದ್ದು ಈ ವೇಳೆಗೆ! ನಿಮ್ಮ ವ್ಯಾಪಾರಿ ಪ್ರೇಮಿಯನ್ನ ಜೊತೆಗೆ ಕರೆದುಕೊಂಡು ಬನ್ನಿ! ನಾನು ಅವರೊಡನೆ ಮಾತನಾಡಬೇಕು.”

ಅವಳು ವಿವರಣವಾದ ತನ್ನ ಮುಖ ಹೊತ್ತು ನಿಂತೇ ಇದ್ದಳು.

“ಎನಾದರೂ ಹೇಳಬೇಕಾಗಿದೆಯಾ?”

“ಅವರು... ಸಂಜಯ ಇಲ್ಲಿ ಇರೋದಿಲ್ಲ. ಅಹಮದಾಬಾದ್ ನಲ್ಲಿದಾರೆ.”

“ಎಲ್ಲಿ ಬೇಕಾದರೂ ಇರಲಿ, ನಿಮ್ಮ ಜೊತೆ ಕರೆದುಕೊಂಡು ಬನ್ನಿ ಅವರನ್ನು... ಗಭರ್ ತೆಗೆಸಲಿಕ್ಕೆ ಬಂದಿದೇರಿ! ಆ ಸಂದರ್ಭದಲ್ಲಿ ನಿಮಗೆ ಏನಾದರೂ ಆಯ್ದು ಎಂದಿಟ್ಟಿಕೊಳ್ಳಿ, ಅದರ ಜವಾಬ್ದಾರಿಯನ್ನ ಯಾರು ವಹಿಸಿಕೊಳ್ಳುತ್ತಾರೆ? ನಾನು ಜೈಲಿಗೆ ಹೋಗಬೇಕಾ?...”

ಕ್ಯಾಬಿನ್‌ನ ಬಾಗಿಲು ತೆರೆದು ಅವಳು ಮೊದಲ ಅಂತಸ್ತನ್ನ ಏರತೊಡಗಿದಳು. ಕಾಲುಗಳು ನಿಜೀವವಾಗಿದ್ದಂತೆ ಅನಿಸಿತು.

ಸ್ಕೃತಾ ಯಾವಶ್ಯಾ ಇಂಥ ತಪ್ಪು ಮಾಡಿಕೊಳ್ಳಲಿಲ್ಲ. ವಿಕ್ರಮನ ಜೊತೆಗೆ ಅವಳ ದೃಷ್ಟಿಕ ಸಂಬಂಧ ಇತ್ತು. ಅವಳೇ ಒಪ್ಪಿಕೊಂಡಿದ್ದಳು. ಇಂಥದ್ದೇನಾದರೂ ಆಗಿದ್ದರೆ ಅವಳು ಖಂಡಿತ ಹೇಳುತ್ತಿದ್ದಳು. ಸ್ಕೃತಾ ತನ್ನ ಸತ್ಯವನ್ನೆಲ್ಲ ದೃಗಿಯ ಹಾಳೆಯ ಮೇಲೆ ಬರೆಯೋ ಹಾಗೆ ಹೇಳಿಬಿಡುತ್ತಿದ್ದಳು.

32 / ఆవిగే

అవఱు హీగే యావాగలూ మాడుతీరలీల్లు. తింగళుగట్టలే ఆయ్యు. అవభ సంపక్షవిల్లదే, హేళదిదరూ అవఱు తన్న ఒత్తడవన్ను గ్రహిసిబిడుతీదఱు.

సోఎనోగ్రఫిగాగి మిసేస్ బతరా అవభ మణికట్టు వాగూ హోట్టియు మేలే ఏనోఎ అంటినంతప క్రీమన్ను హజ్జుత్ కేళిదఱు. అవఱు మానిటర్ మేలే స్ట్రెయం తన్న మగువన్ను నోడలు అపేక్షిస్తుద్దాళేయో?"

"నోఎబట్టెనా నాను?" అన్నమనస్తతేయ ఆజేగే లాక్ష్మిబరుతీరువ ఉత్సేజనెయింద తుంబి బందఱు.

"అవశ్యవాగి."

మిసేస్ బతరా పేపర్ వేటోనంతప సాధనపోందన్ను అవభ హోట్టియు మేలే నిధానవాగి అల్లల్లి సరిదాడిసతోడిదఱు. అనంతర అవభ గమన మానిటర్ మేలే మూడిద అవైక్ జిత్రుద కడే ఆకషిక్ తగోళిసుత్ హేళిదఱు.

"నోడి... నిన్న మగువన్ను... నాను మత్తప్పు స్పష్టగోళిసువ ప్రయత్న మాడుతేనే."

ఒమ్మేలై అవరు సంతోషదింద నలిదరు. అవర కణ్ణు మానిటర్ మేలిన జిత్రుద మేలే నటిత్తు.

"అభినందనే... అభినందనెగళు... గండు మగువిన తాయియగలిద్దిరి నిఁవు... మగు తన్న వయస్సిగే యోగ్యవాద పుష్టియింద ఇల్ల... దుబ్బలవాగిదే. సరియాగి ఉటి-తిండి మాడబేకాద అవశ్యకేయిదే-నిమగే నిమ్మ మగనన్ను ఆరోగ్యవంత సతక్తనన్నాగి మాడబేకల్లపే?... తూక బహళ కడిమే ఇదే అవసదు... అందహాగే నిమగే మడుగ బేకాగిత్తు మడుగినా? నిమ్మ పెతిగే?"

-అవఱు బెజ్జెబిద్దఱు.

"అశ్చయ్, మడుగన సంతోషద సుద్ది హేళిదరే నిఁవు అళబేకా? ఇల్లిన పరిస్థితి హేగిదే అంతందై మడుగి ఎందు హేళిద కొడలే హేంగసరు ముదుడికొండు బిడుత్తారే. అనేక సందబ్ధగళల్లి అవరు మత్తే మత్తే కేళిదరూ మగు దుబ్బలవాగిదే ఎందు నాను సుళ్ళు హేళిబిడుత్తేనే. మడుగనోఎ మడుగియో హేళువుదు కష్ట ఎందుబిడుత్తేవే. యాకేందరే గభ్యవన్ను తేగెసువ విచారపన్ను మనస్సినింద తేగెదుహాకలి ఎందు. హేళ్ళు మగు జనిసిదాగ కేలవు ఆత్మ మావందిరు నసింగ్ హోంగే బందు కూగాడిద్దిదే. సోఎనోగ్రాఫిస్స్ మోసగారళిద్దాళే. ఒబ్బల మనెయల్లి మోదలే హేళ్ళు మగు ముట్టిత్తు... అదన్నా ఇష్టపడుతీరలీల్లు అవరు. నన్నోడనే బహళ జగళ మాడిదరు. సుళ్ళు యాకే హేళిదే నాను? నాను శీష్ అనుభవిసబేకు ఎందు

ಬೆದರಿಕೆ ಹಾಕಿಹೋದರು. ಪರಿಣಾಮ ಅನುಭವಿಸಬೇಕಾಯಿತು. ಮರುದಿನ ಸಂಚೆ ನಸಿಂಗ್ ಹೋಂ ಗೇಟಿನಿಂದ ಹೊರಬೀಳುವಾಗ, ಯಾರೋ ಬೆನ್ನಪ್ರೇಲೆ ಚಾಕೂ ಎಸೆದು ಕೊಲ್ಲುವ ಪ್ರಯತ್ನ ಮಾಡಿದರು. ನಾನೇ ಸ್ವಯಂ ಸೂಕ್ತರ್ ನಡೆಸುತ್ತಿದ್ದೆ. ಗುರಿತಪ್ಪಲ್ಲಿ. ಆದರೆ ಗಾಯ ಸಾಮಾನ್ಯದ್ವಾಯಿತು... ಆದರೆ ಸೂಕ್ತರಿನಿಂದ ಗಡಬಡಿಸಿ ಕೆಳಗೆ ಬಿದ್ದಿದ್ದರಿಂದ ಹೆಚ್ಚು ಪೆಟ್ಟ ಆಯಿತು. ಬಲಗೈಯ ಮೊಳಕೆ ಮೂಕೆ ಜಾರಿತು...”

“.....”

“ನಿಮ್ಮ ಕಟ್ಟೀರು ಸಂತೋಷದ ಕಟ್ಟೀರಾ! ಮೋದಲನೆಯ ಹೆರಿಗೆ ಅಲ್ಲವಾ ನಿಮ್ಮದು...?”

“ಮೋದಲನೆಯದು” ಶಬ್ದವನ್ನು ಅವಳು ಹೇಗೋ ಹೇಗೋ ಹೊರಹಾಕಿದಳು.

.... ಮೋದಲ ಮಗು ಆಗುವ ಸಂದರ್ಭದಲ್ಲಿ ಅವಳು ಸಂತೋಷ ಪಡಬೇಡವಾ? ಸೋನೋಗ್ರಾಫಿಸ್ಟ್ ತಪ್ಪೇನೂ ಹೇಳ್ತು ಇಲ್ಲ. ಗರ್ಭದಲ್ಲಿ ಇರುವ ಮಗುವೇ ಇರಬಹುದು. ಅವಳು ಈ ರೀತಿ ಗೊಂದಲದಲ್ಲಿರುವುದನ್ನು ಕಂಡು ಏನು ಯೋಚಿಸಬಹುದು! ‘ಅಮ್ಮಾ, ನಾನು ಸಿಕ್ಕಿದೆ ಎಂದು ನಿನಗೆ ಸಂತೋಷವಾಗಲಿಲ್ಲವಾ! ನೀನು ಅಜ್ಞಿಯ ಹಾಗೇ ಆಗ್ರಿದಿಯ. ನೀನು ಹುಟ್ಟುವಾಗ ಎಪ್ಪೋಂದು ಕಲ್ಪಿಸಿಕೊಂಡಿದ್ದಳು, ಎಪ್ಪೋಂದು ಕಷ್ಟಪಟ್ಟು ಮಗು ಹೆತ್ತರು, ಆದರೆ ಆಗಿದ್ದು ಹುಡುಗಿ! ಅವರು ನಿನ್ನನ್ನು ನೋಡದೆಯೇ ಮುಖ ತಿರುಗಿಸಿದ್ದರು. ಅವರ ಸಂಬಂಧಿಕರು-ಪರಿಚಿತರೆಲ್ಲ ಅವರ ಉಬ್ಬಿದ ಹೊಟ್ಟೆ ನೋಡಿ ನಿಶ್ಚಯವಾಗಿ ಗಂಡು ಮಗುವೇ ಆಗುತ್ತದೆ ಎಂದು ಭೇವಿಷ್ಯವಾಣಿ ನುಡಿದ್ದರೆಲ್ಲ, ಅವರನ್ನೆಲ್ಲ ಅವರು ದೂರಶೋಡಿದರು...”

“ತಪಾಸಣೆಗಾಗಿ ಮುಂದಿನ ಬಾರಿ ನೀವು ನಸಿಂಗ್ ಹೋಂಗೆ ಬರ್ತೀರಲ್ಲ. ನಿಮ್ಮ ತುಂಟ ಮಗುವಿನ ತುಂಟತನವನ್ನು ನೀವು ನೋಡಬಹುದು. ಅವನು ಮೂತ್ತ ಮಾಡುವುದನ್ನು ಕಾಣಬಹುದು. ಉಟವಾಯಿತಾ ನೋಡಬಹುದು. ಒಳಗಡೆ ಅವನು ನಿಮ್ಮಿಂದ ಭೋಜನ ರಸವನ್ನು ತನಗೆ ಹಸಿವೆಯಾದಾಗ ಸ್ವೀಕರಿಸಬಹುದು... ನಿಮ್ಮ

೨೫

ಸಂಜಯ ಮೊಬಾಯಿಲ್ ನಲ್ಲಿಯೂ ಸಿಗುತ್ತಿರಲ್ಲ.

ರೋಸಿಹೋಗಿದ್ದಳು ಅವಳು. ಮೊಬಾಯಿಲ್ ಸ್ವಿಚ್ ಬಂದ್ ಮಾಡಿಟ್ಟಿದೆ ಎಂಬ ಅನುಮಾನ ಅವಳನ್ನು ಕಾಡತೋಡಿತು. ಮೊಬಾಯಿಲ್ ಬಂದ್ ಮಾಡುವುದು ಅಂದರೆ ವ್ಯಾಪಾರಕ್ಕೆ ಸಂಬಂಧಿಸಿದ ಸಂಪರ್ಕವನ್ನು ಕತ್ತಲಿಸಿಕೊಳ್ಳುವ ಇರಾದೆ. ಆದರೆ ಕಳೆದ ಏರಡು ಗಂಟೆಗಳಿಂದ ಒಂದೇ ಸಮನೆ ಮಾಡುತ್ತಿರುವ ಪ್ರಯತ್ನ ನಿರಘರ್ಕವೆಂದು ಸಿದ್ಧವಾಗುತ್ತಿದ್ದರೂ ಅವಳು ತನ್ನ ಪ್ರಯತ್ನವನ್ನು ನಿಲ್ಲಿಸಲು ಸಿದ್ಧಿರಲ್ಲ. ಮೊಬಾಯಿಲ್ ಕೆಟ್ಟಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹಾಗಾದರೆ ಅವರನ್ನು ಸಂಪರ್ಕಿಸುವ

ಇಟ್ಟಿ / ಆವಿಗೆ

ಬೇರೆ ಏನಾದರೂ ಸಾಧನ? ಮಿದುಳಿನಲ್ಲಿ ಅದೇ ಕೊರೆಯತೋಡಗಿತು. ಮನೆಗೆ ಪೋನ್ ಮಾಡೋಣವೆಂದರೆ ಅದಕ್ಕೆ ನಿಷೇಧ ಹೇರಲಾಗಿದೆ. ಈ ನಿಷೇಧವನ್ನು ಪಾಲಿಸುವುದು ಈಗ ಅವಳ ಪಾಲಿಗೆ ಕಷ್ಟವಾಗುತ್ತಿದೆ. ಇಷ್ಟವಿಲ್ಲದೆಯೇ ಅವಳು ಸಿಕ್ಕಕೊಂಡಿರುವ ಸಂಕಟದಿಂದಾಗಿ ಸವಾಧಾನದಿಂದ ಕುಳಿತುಕೊಳ್ಳಲು ಮನಸ್ಸಾಗುತ್ತಿರಲಿಲ್ಲ.

ಅವಳು ನಿಶ್ಚಯ ಮಾಡಿದಳು. ಆಪಣವರ್ದದಲ್ಲಿ ಎಲ್ಲವೂ ಕ್ಷಮ್ಯ! ಅವಳು ಧ್ವನಿ ಬದಲಿಸಿ ಮನೆಗೆ ಪೋನ್ ಮಾಡಬೇಕು ಅಂದುಕೊಂಡಳು. ಅಲ್ಲಿಂದ ಪರಿಚಯ ಕೇಳಿದರೆ ಏನಾದರೂ ಒಂದು ನೇವ ಹೇಳುವುದು. ವ್ಯಾಪಾರದ ಉದ್ದೇಶದಿಂದ ಅವರನ್ನು ಭೇಟಿಯಾಗಬೇಕಾಗಿದೆ. ಎಲ್ಲಿಯೇ ಅವರು ಇದ್ದರೂ, ಅವರೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ ದಯೆಯಿಟ್ಟು ಪೋನ್ ನಂಬರ್ ಕೊಡಿ ಎಂದು ಕೇಳುವುದು.

ಮನೆಯೆ ಪೋನನ್ನು ಯಾರೋ ಗಜ್ಜ್ಲು ಎಂಬ ನೌಕರ ಎತ್ತಿದೆ. ಮಾಲಿಕರು ಮನೆಯಲ್ಲಿಲ್ಲ ಎಂದ. ಯಾವಾಗಿನಿಂದ? ಮೂರು ದಿನಗಳಿಂದ. ಎಲ್ಲಿಗೆ ಹೋಗಿರಬಹುದು? ಅದನ್ನು ಅವನಿಂದ ಹೇಳಲಾಗದು. ಅವರ ಬಗೆಗೆ ಹೇಳಬಲ್ಲ ಮತ್ತಾರಾದರೂ ವೃತ್ತಿಗಳು ಮನೆಯಲ್ಲಿದ್ದಾರಾ? ಅವಾಗ್ಗೆ ಇದ್ದಾರೆ, ಪೂಜಾಗ್ಗೆ ಹದಲಿದ್ದಾರೆ. ಅವರು ಸದ್ಯ ಹೊರಗೆ ಬರುವುದಿಲ್ಲ. ನಿರ್ಮಲಾಜಿ ಎಲ್ಲಿದ್ದಾರೆ? ಅವರು ತಮ್ಮ ತಂದೆಯ ಮನೆಯಲ್ಲಿದ್ದಾರೆ. ಇಲ್ಲಿ ಅವರು ಯಾವಾಗ ಸಿಗುತ್ತಾರೆ? ರಾತ್ರಿಗೆ. ಅವರ ಪೋನ್ ನಂಬರ್ ಸಿಗಬಹುದಾ! ನೀವು ಯಾರು ಇನ್ನಕರ್ಮ ತ್ಯಾಕ್ಷನವರಾ? ನೌಕರ ದಷ್ಟ ಅಲ್ಲ. ಪ್ರಶ್ನೋತ್ತರ ವ್ಯಾಧಿವಾಯಿತು. ಅವಳು ಪೋನ್ ಕೆಳಗಿಟ್ಟಿಳ್ಳು. ನಿರ್ಮಲಾಳ ಪೋನ್ ನಂಬರನ್ನು ಒಮ್ಮೆ ನೌಕರ ಕೊಟ್ಟಿದ್ದರೆ ಕೂಡ ಆ ನಂಬರ ತೆಗೆದುಕೊಂಡು ಅವಳೇನು ಮಾಡಬಲ್ಲಾಗಿದ್ದಳು?

ಸ್ವಿತಾಳೋಡನೆ ವಿಚಾರ ವಿನಿಮಯ ಮಾಡಿನೋಡೋಣವೇ?

ಹಗಲಿನ ಸಮಯದಲ್ಲಿ ಪೋನ್ ಮಾಡುವುದು ಹೇಗೆ? ಸಂಜಯರ ವಿಚಾರವಾದರೆ ಬೇರೆ. ಡಾ. ವನಜಾ ಬರುವಾಗ ಅವರನ್ನು ಕರೆದುಕೊಂಡೇ ಬರಬೇಕೆಂದು ಸ್ವಪ್ನಪಡಿಸಿದ್ದಾರೆ. ಅಲ್ಲದೆ ಸ್ವಿತಾಳೋಡನೆ ಅಳೆದು ಸುರಿದು ಮಾತನಾಡಲು ಸಾಧ್ಯವಿಲ್ಲ. ಸ್ವಿತಾಳಿಗೂ ಅಷ್ಟೇ. ಅವಳಿಗೂ ಅಷ್ಟೇ. ಆದರೆ ಅವಳೋಡನೆ ಪೋನ್ನನಲ್ಲಿ ಮಾತನಾಡುವ ಅಧ್ಯೇಯ ಅವಳನ್ನು ಕಾಡಿತು. ನಿನ್ನ ರಾತ್ರಿಯೇ ಅವಳು ನಿಶ್ಚಯಮಾಡಿದ್ದಳು. ಸ್ವಿತಾಳ ಪತ್ರವನ್ನು ಏರಡನೆಯ ಬಾರಿಗೆ, ಮೂರನೆಯ ಬಾರಿಗೆ ಓದುವಾಗ ತಾನೂ ಪತ್ರವನ್ನೇ ಬರೆಯಬೇಕು ಎಂದು ನಿಶ್ಚಯಿಸಿದ್ದಳು. ಪೋನ್ನನಲ್ಲಿ ಮಾತನಾಡಿದರೆ ಭೇಟಿಯಾದಪ್ಪು ಸಂತೋಷ ಆಗುತ್ತದೆ. ಆದರೆ ಪತ್ರದ ಹಾಗೆ ಇಲ್ಲೂ ಕಾಪಾಡಿಕೊಂಡು ಬರಲು ಸಾಧ್ಯವಾಗಿದೆ. ಯಾವಾಗಲಾದರೂ ಮನಸ್ಸು ಉದಾಸವಾದಾಗ ಹಲವುಭಾರಿ ಓದಬಹುದು.

ಹಾಸಿಗೆಯ ಅಡಿಯಲ್ಲಿಟ್ಟ ಪತ್ರ ಒಮ್ಮೊಮ್ಮೆ ಹಾಸಿಗೆಯ ಮೇಲೆ ಬಂದು, ಪಕ್ಕದಲ್ಲೇ

ಅವಿಗೆ / ಜಿತ್ತಿ

ಬಂದು ಕೂತ ಗೆಳತಿಯಂತೆ ಕೊರಳಿಗೆ ಕೃಹಾಕಿ ಸುಖಿ-ಮಂಗಳನ್ನು ಹೇಳಲು ಹೊಡಗುತ್ತದೆ. ಸ್ಕೃತಾಳ ಪತ್ರದ ಹಾಗೆ.

ಪೋನ್ ತಾಗಿತು. ದೀದಿ ಪೋನ್ ಎತ್ತಿದರು. ದೀದೀ ಹೇಳಿದರು—“ಸ್ಕೃತಾ ಸ್ಥಾನದ ಮನೆಯಲ್ಲಿದ್ದಾಳೆ” ದೀದಿಯವರ ಯೋಗಕ್ಕೇಮ ವಿಚಾರಿಸಿ ಅವಳು ಪೋನ್ ಇಟ್ಟಳು. ಐದು ಮೀನಿಟೆನ ನಂತರ ಪೋನ್ ಮಾಡುತ್ತೇನೆ. ಹೇಳಿ ಅವಳಿಗೆ, ಮೈಯಲ್ಲಿ ಕೊಳೆಯೇನಾದರೂ ಇದ್ದರೆ ಆಕೆ ಮರುದಿನ ಸ್ವಜ್ಞಮಾಡಿ ಸ್ವಾನ ಮಾಡಬಹುದಂತೆ...

ಪೋನ್ನಾನಲ್ಲಿ ಸ್ಕೃತಾ ಸಿಕ್ಕಳು. ಅವಳ ದಾರಿ ಕಾಯುತ್ತ, ಅವಳಿಗಾಗಿ ಚಿಂತಿಸುತ್ತ ಕೂತಿದ್ದಳು.

“ನೀನು ಈ ಸಮಯದಲ್ಲಿ ಪೋನ್ ಹ್ಯಾಗೆ ಮಾಡಿದೆ!” ಅವಳ ‘ಹಲೋ’ವನ್ನು ಕೇಳಿಸಿಕೊಳ್ಳಬೇಕೆಂದು ಅವಳು ಚಿಂತಿ ತುಂಬಿದ ಸ್ವರದಲ್ಲಿ ಕೇಳಿದಳು.

“.....”

“ಮೂರ್ಖ, ಏನಾಗಿದೆ ನಿನಗೆ? ಸುಮೈನೆ ಯಾಕಿದ್ದೀಯ? ಇಲ್ಲಿಂದ ಮಾತನಾಡು ಶಿದ್ದಿಯೋ ಹ್ಯಾದರಾಬಾದಿನಿಂದಲೋ?”

“ಹ್ಯಾದರಾಬಾದಿನಿಂದ.”

“ಬಹಳ ಚಿಂತೆಯಲ್ಲಿದ್ದ ಹಾಗೆ ಕಾಣುತ್ತದೆ.”

“ಹೂಂ.”

“ಹೂಂ ಹೇಳಲಿಕ್ಕೇ ಅಲ್ಲಿಂದ ಪುಲ್ಳಣಿಮ್ ಪೋನ್ ಟ್ರೀನ್ ಟ್ರೀನ್ ಗುಟ್ಟಿಸ್ತೂ ಇದೀಯಾ?”

“ನೀನು ಒಂದು ನಾಲ್ಕು ದಿನದ ಮಟ್ಟಿಗೆ ಹ್ಯಾದ್ರಾಬಾದಿಗೆ ಬರಲಾರೆಯಾ?” ಅವಳು ಸಂಯುಕ್ತಿಂದ ಹೇಳಿದ್ದರೂ ಸ್ವರದಲ್ಲಿ ಕಾತರತೆ ಸ್ವಷ್ಟವಾಗಿತ್ತು.

“ಆರೆ ಯಾಕೆ? ಹ್ಯಾದರಾಬಾದ್ ಅಂದರೆ ಸಾಕಿನಾಕಾ ಅಲ್ಲವಲ್ಲ! ಹೇಳು... ಏನು ವಿಷಯ? ಪಾಸ್‌ಪೋರ್ಟ್ ತಯಾರಾಗಿದೆ ನಂದು, ನಾಡ್ದು ಪರಿಷ್ಕೆ ಇದೆ. ಪತ್ರ ಸಿಕ್ಕಿತು ಅಲ್ಲವಾ?”

ಒಂದೇ ಉಸಿರಿನಲ್ಲಿ ಎಲ್ಲ ಮಾತುಗಳು! ಅದೇರೀತಿ! ಎಲ್ಲ ಬದಲಾಗಿದೆ ಅವಳಲ್ಲಿ, ಏನಾದರೂ?

ತಾನು ಅವಳನ್ನು ಹಿಂದೆಬಿಟ್ಟು ಮುಂದೆ ಓದಿಹೋಗುತ್ತಿದ್ದೇನೆ ಎಂದು ಬಹುಶಃ ಅನಿಸಿರಬೇಕು ಸ್ಕೃತಾಳಿಗೆ.

“ಸಾರಿ, ಬಾಯಿಬಿಟ್ಟು ಹೇಳು, ಏನು ವಿಷಯ?”

“ನಾನು... ಗಭಿರ್ ಶೀ ಆಗಿದ್ದೇನೆ.”

“ನೀನು?....”

“ಹೂಂ...”

“ಎಚ್ಚರದಲ್ಲಿದೀಯಾ?”

ಖಣ್ಡ / ಆವಿಗೆ

“ದ್ವನಿ ಕೇಳಿದರೆ ಏನನ್ನಸ್ತಿದೆ!”

“ಹ್ಯಾಗೆ?... ಯಾರಾದರೂ ನಿನೊಡನೆ ಬಲಾತ್ಮಾರ ಮಾಡಿದರಾ?”

“ಇಲ್ಲಿ...”

“ಹಾಗಾದರೆ...?”

“ನನ್ನ ಸಮೃತಿಯಿತ್ತು... ವಿರೋಧ ಮಾಡಲಾಗಲಿಲ್ಲ.”

“ಸಮೃತಿ ಇಲ್ಲವಾದರೂ ವಿರೋಧ ಮಾಡುವುದು ನಿನೊಂದಿಗಿಲ್ಲ ಬಿಡು. ಯಾರವನು?... ಪವಾರ... ಅವನ ಕರಡಿಯ ಹಾಗಿನ ಎದೆ ನಿನಗೆ ತುಂಬ ಇಷ್ಟು...”

“ಅಲ್ಲ, ಸಂಜಯ ಕನೋಯಿ! ನಿನೊಡನೆ ಚಚೆ ಮಾಡಲು ಅವಕಾಶವೇ ಸಿಗಲಿಲ್ಲ.”

“ನೀನು ಎಷ್ಟು ಹೊರಗಿದ್ದೀಯೋ ಅದರ ನೂರುಪಟ್ಟು ಹೊಟ್ಟೆಯ ಒಳಗಿದ್ದೀಯಾ. ಐವತ್ತು ಬಾರಿ ನಿನ್ನ ಹತ್ತಿರ ಮಾತುಕೆಯಾಗಿದೆ. ಮೋಜಿನ ವಿಷಯ ಅಂದರೆ ಅಪ್ಪಾದರೂ ಭಜರಿ ಹೋಳಿ ಸಿಕ್ಕಿಬಿದ್ದಿದೆ. ಅವನೇ ಅಲ್ಲವೇನೇ ನಿನ್ನ ಕೃಟಲಾಗ್ರಾವಾಲಾ?”
“ಹೊಂ.”

“ನೀನೊಬ್ಬಳು ‘ಹೂಂ’ ಹುಡುಗಿ!... ಹೈದರಾಬಾದಕ್ಕೆ ಓದಲಿಕ್ಕೆ ಹೋಗಿದ್ದೀಯಾ ನೀನು, ಹೊಟ್ಟೆ ಬರಿಸಿಕೊಳ್ಳಲಿಕ್ಕಾ? ಸಂಜಯ ಕನೋಯಿ ಜೊತೆ ಮಜಾ ಮಾಡಬೇಕು ಎಂದು ನಿನಗೆ ಅನಿಸಿದ್ದರೆ ಎಚ್ಚರಿಕೆ ತಗೋಬಾರದೇನೇ? ದೇಹ ಅಂದರೆ ಚಪಾತಿ ಬೇಯಿಸುವ ತವಾ ಅಷ್ಟೇ ಅಲ್ಲೂ... ಕೈ ಕಾಲು ಬಡಿಯೋದು ಅಭ್ಯಾಸ ಆದ ಹೊರತು ನೀರಿಗೆ ಧುಮುಕಬಾರದು! ಎಷ್ಟು ತಿಂಗಳು ನಿನಗೆ?”

“ನಾಲ್ಕು ತಿಂಗಳೂ ಪೂರ್ಣ ಆಗಲಿಕ್ಕಿದೆ...”

“ಬಾಪ್ ರೇ!... ಮತ್ತೆ ನೀನು ಇಷ್ಟಿನ ಕೈಮೇಲೆ ಕೈ ಇಟ್ಟುಕೊಂಡು ಕೂತಿದ್ದೀಯಾ!”
ಸ್ಕೃತಾ ತಡೆದಳು.

“ಒಂದು ಕೆಲಸ ಮಾಡು... ತಕ್ಕಣ ಒಂದು ನಸಿಂಗ್ ಹೋಂ ಹುಡುಕು. ಹಣ ತುಂಬಿ. ಸ್ವಷ್ಟ ಮಾಡಿಸಿಕೊಂಡುಬಿಡು. ಎರಡು ಎರಡುವರೆ ಗಂಟೆಯಲ್ಲಿ ಎಲ್ಲ ಕೆಲಸ ಮುಗಿದು ನೀನು ಮನೆಯಲ್ಲಿರ್ದೀಯಾ. ಮೇಲಾಗಿ ಮರುದಿವಸದಿಂದಲೇ, ತರಬೇತಿ ಕೇಂದ್ರಕ್ಕೆ ಆರಾಮಾಗಿ ಕೆಲಸಕ್ಕೆ ಹೋಗಬಹುದು.”

“ಹೋಗಿದ್ದೆ ನಸಿಂಗ್ ಹೋಂಗೆ...”

“ವಿನು ಹೇಳಿದರು ಅವರು?...”

“ಈ ಸಮಯದಲ್ಲಿ ಗಭರ ತೆಗೆಸೋದೂ ಅಪಾಯ...”

“ಹಣ ಜಾಸ್ತಿ ಎಬ್ಬಿಸೋ ಮನ್ನಾರದಲ್ಲಿ ಇರಬಹುದು ನೀಚರು! ಮಾತನಾಡಲು ಕಲೀಬೇಕು ಅಂತ ಇದಕ್ಕೇ ಹೇಳೋದು. ಸ್ವಷ್ಟ ಹೇಳಬೇಕಾಗಿತ್ತು. ನೀನು ವಿದ್ಯಾರ್ಥಿ ಅಂತ. ಓದು ಹಾಳಾಗ್ನದೆ ನಿಂದು. ಮನೆಯವರು ಜೀವ ತೇಗೆತಾರೆ. ಎಷ್ಟು ಬೇಕಾದರೂ

ಹಣ ತಗೊಳಿ. ನಿನಗೆ ಈ ಸಂಕಟದಿಂದ ಪಾರುಮಾಡಿ. ಇದೇ ಕೆಲಸ ಸರಕಾರಿ ಆಸ್ತಿತ್ವಯಲ್ಲಿ ಪ್ರಕೃಷ್ಟಿ ಮಾಡ್ತಾರೆ. ಕೇವಲ ಬೃತ್ತಲೆಯಲ್ಲಿ ಸಿಂಧಾರ ಹಜ್ಜಿಕೊಳ್ಳಬೇಕಾಗುವುದು. ಇತ್ತೀಚೆಗಂತೂ ಅದರದೂ ದರಕಾರ ಇಲ್ಲ...”

“ದಲ್ಲಾಳಿಗಳು ಎಲ್ಲ.....ಮಕ್ಕಳು... ಅಂಗಡಿ ತರೆಕೊಂಡು ಕುಂತಿದಾರೆ...”

“ನೀನು ನಿನ್ನ ರಾಜಕೀಯಾರನ ಬಳಿ ಯಾಕೆ ಹೇಳಬಾರದು? ಅವರಿಗೆ ಅದೇನೂ ಕಷ್ಪವಲ್ಲ! ಒಬ್ಬರನ್ನಲ್ಲ, ನೂರು ಜನ ಪ್ರಸೂತಿ ವಿಶೇಷಜ್ಞರನ್ನು ಕರೆತಂದು ಕೂರಿಸ್ತಾರೆ ನಿನ್ನ ತಲೆಮೇಲೆ...”

ಕೆಲವು ಕ್ಷಣಿ ತಡೆದು ಸ್ಕ್ರಿಂ ಸ್ವರ ಇದ್ದಕ್ಕಿಂದಂತೆ ಪ್ರೌಢಳ ಹಾಗೆ ಮೆಲುದನಿಯಲ್ಲಿ ಮಾತನಾಡಿದಳು.

“ಬೃಡಿ ವೇ... ವಿಷಯ ಬರೇ ಮೋಜು-ಮಜಾದ್ದು ಮಾತ್ರಾನಾ, ಅಥವಾ ಏನಾದರೂ ಮುಂದುವರೀತದೆಯಾ?”

“ಮದುವೆಯಾಗಲಿಕ್ಕೆ ಬಯಸಿದ್ದಾರೆ...”

“ಅವರಿಗಿನ್ನೂ ಮದುವೆ ಆಗಿಲ್ಲವಾ?”

“ಮದುವೆ ಆಗಿದೆ.”

“ಗಂಗಾವರ್ತರಣ ಹಾಗಾದರೆ ಹೇಗೆ ಸಾಧ್ಯ?”

“ಸಾಧ್ಯ, ಅವರು ತಮ್ಮ ಪತ್ನಿ ನಿರ್ಮಲಾಳಿಗೆ ಸೋಜಚೀಟಿ ಕೊಡಲು ನಿರ್ಧಾರ ಮಾಡಿದಾರೆ.”

“ನಿನ್ನನ್ನು ಭೇಟಿಯಾದ ನಂತರವಾ?”

“ಅದಕ್ಕಿಂತ ಮುಂಚೇನೇ.”

“ಒಮ್ಮೆ ಡ್ರೆಪೋಸ್‌ಗೆ ನಿರ್ಮಲಾ ರಾಜಿ ಆಗದಿದ್ದರೆ?”

ಅವಳು ನಿರ್ತತರಳಾದಳು.

ಸ್ಕ್ರಿಂ ಪೀಡಿಸುವ ಮಾತುಗಳನ್ನು ಬದಿಗೊತ್ತಿದಳು.

“ಹಾಗಿದ್ದರೂ ಹೆಡರಬೇಕಾಗಿಲ್ಲ. ಸೇತಗಳದ್ದೇನು ಕೇಳ್ಣಿಯಾ, ಹರಾಮಿಶೋರ... ದಶಮುಖಿರಾಗಿರ್ತಾರೆ. ಒಂದೇಭಾರಿಗೆ ಹತ್ತುಜನ ರಾಣಿಯರನ್ನು ಇಟ್ಟಿಕೊಳ್ಳೇ ತಾಕತ್ತು ಅವರಿಗಿರ್ತದೆ. ಹೋಲಿಸಿದರೆ ಹಂಗಸರೇನು ಕಡಿಮೆ? ಹತ್ತು ಹಿಂಣಿಗಳಿಗೆ ಜನ್ಮ ಕೊಡಬಲ್ಲರು. ಅಂದರೆ ಸವತ್ತಿಯಿರುವಾಗಲೂ ಅವರ ಮೇಲೆ ಸವಾರಿ ಮಾಡಲಾರೇ?” ಸ್ಕ್ರಿಂ ಭರವಸೆ ನೀಡಿದಳು.

“ನೀನು ಓದೂ ಬಿಡಬೇಡ, ಪ್ರೇಮವನ್ನೂ ಬಿಡಬೇಡ. ಆ ದೊಡ್ಡ ಮೂರ್ವಿನನ್ನು ಸರಿಯಾಗಿ ಬಲ್ಲಾಕಿ ಇಟ್ಟಿಕೊಂಡಿ. ಗಾಡಿ, ಆಭರಣ, ಮನ, ರಾಜವೈಭೋಗ ಸಿಗೋಡು ದುಲಂಭ. ಪ್ರೇಮದ್ದೇನು ಬಿಡು. ಸ್ವಲ್ಪ ಓರನೋಟ ಬೀರಿದರೆ ಸಾಕು. ಸುತ್ತಮುತ್ತ ಇದ್ದ ಪತಂಗಗಳೆಲ್ಲ ಸಂತೆ ನೇರೆದುಬಿಡುವೆ. ಯಾರಜೊತೆ ನಿನಗೆ ಮನಸ್ಸಾಗುತ್ತದೆಯೋ,

ಖ್ಯಾತ / ಆವಿಗೆ

ಮಾಡಿಕೊಂಡರಾಯಿತು.”

“ಮತ್ತೆ ಇನ್ನೊಂದು ಮಾತು ಕೇಳು. ಈಗಲೇ ಅವನ ಸಂತಾನದ ಅಮೃ ಆಗಿ ಕೊತುಕೊಳ್ಳೋದು ಬೇಡ. ಇಲ್ಲವಾದರೆ ರಾತ್ರಿರಾಣಿಯ ಸುವಾಸನೆಯ ದಿನಗಳು ಮುಗಿದವು ಅಂತಲೇ ತಿಳಿಕೋಳೋ.”

“ನಾಳಿ ಮತ್ತೆ ನರ್ಸಿಂಗ್ ಹೋಗೆ ಹೋಗು. ನೇರವಾಗಿ ಮಾತನಾಡು ಡಾಕ್ಟರಿಗೆ. ಏನೂ ಆಗದೇ ಹೋದರೆ ಹೇಳು. ಬೇರೆ ಏನಾದರೂ ಪ್ಲಾನ್ ಮಾಡೋಣ. ಮುಂಬಯಿಯಲ್ಲಿ ಮಕ್ಕಳು... ಗಲ್ಲಿಗೊಬ್ಬರು ಇದಾರೆ. ಯಾರಿಂದಲಾದರೂ ಮಾಡಿಸಿಕೊಂಬಹುದು.”

“ಕೇಳಿಲ್ಲಿ... ಸ್ವಲ್ಪ ಮನೆಗೂ ಪೋನ್ ಮಾಡು. ಮುನಿಯಾ ಹೇಳ್ತಾ ಇದ್ದಳು. ಅಂಟಿಯ ಕಾಲಿಗೆ ಚೆನ್ನಾಗಿ ಬಾಪು ಬಂದುಬಿಟ್ಟಿದೆಯಂತೆ...”

“ಹ್ಯಾಗೆ?” ಅವಳಿಗೆ ಚಿಂತೆಯಾಯಿತು.

“ಯಾವುದೋ ಬಿಲ್ಲಿಂಗಿಗೆ ಹಪ್ಪಳದ ಪ್ರಾಕ್ತೇಚ್ ತಲುಪಿಸಲಿಕ್ಕೆ ಹೋಗಿದ್ದರಂತೆ. ಎರಡು ಮೆಟ್ಟಿಲು ಒಂದೇ ಬಾರಿಗೆ ಇಳಿದರಂತೆ. ಹೇಗೋ ಉರುಳುವುದರಿಂದ ಬಚಾವಾದರು. ರೇಲಿಂಗ್ ಹಿಡಿದುಕೊಂಡರಂತೆ.”

“.....”

“ಇಡಲಾ ಪೋನು?”

“ಬೇಡ... ಹಪ್ಪಳ ಕೊಡಲಿಕ್ಕೆ ಅಮೃ ಬಿಲ್ಲಿಂಗ್ ಗಳಿಗೆ ಯಾಕೆ ಹೋಗೋದಿಕ್ಕೆ ಶುರುಮಾಡಿದರು?”

“ನಾನೂ ಇದೇ ಪ್ರಶ್ನೆ ಮುನಿಯಾಳಿಗೆ ಕೇಳಿದೆ. ‘ಅಪನಾಬಜಾರ್’ದಿಂದ ಮಾಲಿನ ಮೂಟಿಗೆ ಮೂಟೀನೇ ಹಿಂದಕ್ಕೆ ಬಂತಂತೆ.”

“ಪೋನ್ ಇಡ್ಡಿದೆನೆ. ಮತ್ತೆ ಮಾಡ್ಡೆನೆ.”

ಅವಳು ಪೋನ್ ಇಟ್ಟಳು.

ಗಡಿಯಾರದ ಕಡೆ ದೃಷ್ಟಿ ಹೊರಳಿತು. ಹದಿನ್ಯೇದು ನಿಮಿಷಗಳಿಗಿಂತ ಹೆಚ್ಚಾಗಿದೆ ಸ್ಕೃತಾಳೋಡನೆ ಮಾತನಾಡ್ತಾ. ಅದೇ ಹೆದರಿಕೆಯಿತ್ತು. ಪಿ.ಸಿ. ಸರ್ಕಾರ್ ಅವರ ಜಾದೂ ಡಬ್ಬಾದಿಂದ ಒಂದಕ್ಕಿಂತ ಒಂದು ಬಣ್ಣಬಣ್ಣದ ಪ್ರಶ್ನೆಗಳು! ಅವಳ ಹರಣಪಿಕೆ ಸ್ವಾಧಾವಿಕ ಅಲ್ಲವಾ? ಸಿಟ್ಟುಗೊಂಡ ಹಾಗೆ ಮಾತನಾಡಿದರೂ, ಯಾಕೋ ಸ್ಕೃತಾ ಹಳೆಯ ದಿನಗಳಿಗೆ ಮರ್ತಿಧಾಳೆ ಅನಿಸಿತು. ಅಮೃನ ಬಗ್ಗೆ ಅವಳ ವ್ಯಾದುವಾಗುತ್ತಿರುವ ಧೋರಣೆ ನೋಡಿ ಚಕ್ಕಿತಳಾದಳು. ಇಲ್ಲವಾದರೆ ಅಮೃನನ್ನು ಕುರಿತು ಮಾತನಾಡುವಾಗ ಅಲಂಕಾರ ಬಳಸಿ ಮಾತನಾಡಿದರೇ ಅವಳಿಗೆ ಸಮಾಧಾನ!

ಸ್ಕೃತಾಳ ಆ ವಾಕ್ಯ ಬಹಳ ದೃಷ್ಟಿಯ ತಂದುಕೊಟ್ಟಿತು. ‘ಏನೂ ಆಗಲ್ಲಿಲ್ಲವಾದರೆ ಹೇಳು. ಬೇರೆ ಏನಾದರೂ ಉಪಾಯ ಮಾಡೋಣ’... ಅಂದರೆ ತಾನು ಒಂಟಿಯಲ್ಲ.

ಮನೆಗೂ ಪೋನೋ ಮಾಡಿಬಿಡಲೇ?

ಮುನಿಯಾ ಬುನ್ನೂ ಸ್ವಾಲಿಗೆ ಹೋಗಿರಬಹುದು. ಮನೆಯಲ್ಲಿ ಅಮೃತಾರಬಹುದು. ಬಹುಶಃ ಅಂಗಳದಲ್ಲಿ ತಾರಪಾಲ್ ಮೇಲೆ ಕುಳಿತು ಹಷ್ಟಳ ಹಚ್ಚಿತ್ತಿರಬಹುದು. ಹೈದರಾಬಾದ್ ತರబೇತಿ ಕೇಂದ್ರಕ್ಕೆ ಬಂದಾಗಿನಿಂದ ಅಮೃನಬ್ರಹ್ಮ-ಮೂದಲಿಕೆ ಕೇಳಲೇ ಇಲ್ಲ. ಅವಳಿಗೆ ಇಷ್ಟವಾದ ಮಾತುಗಳನ್ನು ಅಮೃತೀ ಆದಿರಬಹುದು, ಬೇಕಾಗಲೀ-ಬೇಡವಾಗಲಿ ಆದರೆ ಅವಳ ಭೂಣಿ ಭಾರವನ್ನು ಹೊರುವ ಕಷ್ಟವನ್ನು ಅನುಭವಿಸಿರಬಹುದು. ಮಗುವಿನ ಆಗಮನದ ಹಷ್ಟವನ್ನು ಅನುಭವಿಸಿರಬಹುದು. ಒಮ್ಮೆ ಸೊನೋಗ್ರಫಿಯ ಸೌಲಭ್ಯ ಆಗ ಇಧ್ವಿರಬಹುದಾದರೆ, ಮಗನ ಬದಲು ತಾನು ವೈಭವದಿಂದ ಇಳಿದು ಬರುತ್ತಿದ್ದೇನೆ ಎಂಬುದು ಅಮೃನಿಗೆ ಗೊತ್ತಾಗಿದ್ದರೆ, ಅವಳು ತನೋಂದಿಗೆ ಎಂಥ ವರ್ತನೆ ಮಾಡಬಹುದಿತ್ತು?....

ಅಮೃನನ್ನು ಕಟಕಟೆಯಲ್ಲಿ ನಿಲ್ಲಿಸಲು ಹೊರಟಿರುವ ಅವಳು, ಇನ್ನೂ ಮುಟ್ಟಿರದ ತನ್ನ ಮಗಳೊಡನೆ ಏನು ಮಾಡಲು ಹೊರಟಿದ್ದಾಳೆ...?

ಸ್ಥಿತಿಯಲ್ಲಿ ವ್ಯಾತಾಸವಿದೆ.

ಹೇಗೆ?

ಅಮೃ ಇಚ್ಛೆಪಟ್ಟಿ ಮಗುವನ್ನು ಹೆರುತ್ತಿದ್ದಳು. ಮಗು ಹೆರಲು ಅಪೇಕ್ಷಿಸುತ್ತಿದ್ದಳು....

ಪೋನೋ ಗಂಟೆ ಬಾರಿಸುತ್ತಿದೆ. ಸ್ವಲ್ಪ ಹೊತ್ತು ಗಂಟೆ ಬಾರಿಸುತ್ತಲೇ ಇತ್ತು. ಬಹುಶಃ ಗಂಟೆಯಾಗುತ್ತ ಕಟ್ಟ ಆಗಿಬಿಡಬಹುದು ಅನಿಸಿತು. ಮನೆಯಲ್ಲಿ ಯಾರೂ ಇಲ್ಲವೇನೋ!

ಪೋನೋ ಎತ್ತಿಕೊಂಡರು ಯಾರೋ. ಎತ್ತಿಕೊಂಡವಳು ಅಮೃನೇ ಆಗಿದ್ದಳು. ಅಮೃ ಒಂದೇ ಸವನೇ ‘ಹಲೋ ಹಲೋ’ ಹೇಳುತ್ತಲೇ ಇದ್ದಳು. ಬಹಳ ಕಷ್ಟದಿಂದ ಅವಳು ಶಿಂಗಳನ್ನು ತುಟಿಗಳಿಂದ ಆಚೆ ದಬ್ಬಿದಳು.

“ಅಮೃ, ನಾನು ನಮಿ, ಹೈದರಾಬಾದ್ನಿಂದ ಮಾತನಾಡಿದೇನೆ... ನಿನ್ನ ಆರೋಗ್ಯ ಹೇಗಿದೆ? ಕಾಲಿನ ಉಳಿಕು ಹೇಗಿದೆ? ಡಾಷ್ಟರಿಗೆ ತೋರಿಸಿದೆಯಾ? ಅವಶ್ಯವಾಗಿ ತೋರಿಸು. ಈ ವಯಸ್ಸಿನಲ್ಲಿ ನಿಲ್ದಾರ್ವ ಮಾಡಿದರೆ ಮುಂದೆ ತೊಂದರೆ ಆಗುತ್ತದೆ.” ಅವಳ ಕಂತ ತುಂಬಿಬಂದಿತ್ತು.

“ಅಮೃ... ಮಾತನಾಡು ಅಮೃ! ಏನಾದರೂ ಮಾತನಾಡು ಈ ನಿನ್ನ ಬೇಡವಾದ ಮಗಳ ಜೊತೆ... ಸಿಟ್ಟನ್ನೇ ಮಾಡು...”

ಅಮೃ ಪುತ್ತಿರೆಯಿಲ್ಲದೆ ಸುಮೃನೆ ಕೇಳುತ್ತಿದ್ದಳು. ಅವಳ ವಾಕ್ಯ ಪ್ರಾರ್ಥಾವಾಗುತ್ತಲೇ ಪೋನೋ ಕಟ್ಟ ಮಾಡಿದರು.

ಕತ್ತರಿಸಿದರೇ ಅಥವಾ ಕತ್ತರಿಸಿತೇ?

ಅವಳು ಎರಡನೆಯ ಬಾರಿಗೆ ನಂಬರ್ ಡ್ಯುಲ್ ಮಾಡಿದಳು. ಈ ಬಾರಿ ಗಂಟೆ

ಬಾರಿಸುತ್ತಲೇ ಕೊನೆಗೆ ಸುಮೃದ್ಧಾಯಿತು. ಅಮೃತ್ಪೋನ್ ಬಳಿ ಬರಲೇ ಇಲ್ಲ. ಅವಳಿಗೆ ಪುನಃ ನಾನೇ ರಿಂಗ್ ಮಾಡಿತ್ತದೇನೆ ಅನ್ನಪುದು ಗೊತ್ತಾಗಿರಬೇಕು.

ಅಮೃನಲ್ಲಿ ಏನೂ ಪರಿವರ್ತನೆ ಆಗಿಲ್ಲ. ಅಲ್ಲಿಯೇ ನಿಂತಿದ್ದಾಳೆ. ಕೆಸರಿನಲ್ಲಿ ಹುಗಿದ ಕಂಬದ ಹಾಗೆ. ಕೊಳೆಯುತ್ತಿರುವ ಕೆಸರು ಒಣಗಲಿ ಎಂದು ಅಪೇಕ್ಷಿಸುವುದೂ ಇಲ್ಲ. ಕೆಸರು ಬೇರೆಯವರಿಗೆ ಎಷ್ಟು ಅಪಾಯಕಾರಿ ಎಂಬುದನ್ನೂ ತೀಳಿಯಲಾರಜು. ಅವಳೇ ಈಗ ಕೆಸರಿನ ಭದ್ರವಾದ ಕಂಬಕ್ಕೆ ಗೆದ್ದಲಾಗುತ್ತಿದ್ದಾಳೆ.

ಮಾಲಿ ಉದಯಿಗಿರಿ ಕೋಣೆಯ ಬಾಗಿಲನ್ನು ಸದ್ಗು ಮಾಡಿದ. ಅವನು ಮಧ್ಯಾಹ್ನದ ಉಂಟವನ್ನು ಮೇಚಿನ ಮೇಲೆ ಹಾಕಲೇ ಎಂದು ಕೇಳಲು ಬಂದಿದ್ದಾನೆ.

“ಹಾಕಿ.”

ಬೇಸಿನೊಬಳಿ ಹೋಗಿ ಕಪ್ಪೋಲದ ಮೇಲೆ ಹರಿಯುತ್ತಿರುವ ಕಣ್ಣೀರು ಒರಿಸಿದಳು. ಅಂಗೃಗೆ ಅಂಟಕೊಂಡ ಶಾದಲಿನ ಹಾಗೆ ಅಂಟಿದ ಅಮೃನ ಅವಮಾನವನ್ನು ತೋಳಿದಳು. ಅವಳ ಕೆಂಪಡರಿದ ಕಣ್ಣಗಳನ್ನು ನೋಡಿ, ಅವಳ ಅಂತರಂಗದ ವೇದನೆಯನ್ನು ಗ್ರಹಿಸಿ ಮುದುಕ ಉದಯಿಗಿರಿ ಪ್ರಶ್ನೆ ಮಾಡಬಾರದೆಂದು ಎಚ್ಚರವಹಿಸಿದನು.

ಉದಯಿಗಿರಿಯ ಮುಖ ಅವಳಲ್ಲಿ ತಂದೆಯ ನೆನಪನ್ನು ಉದ್ದೀಪನಗೊಳಿಸುತ್ತದೆ. ಹಟಮಾಡಿ ಅವಳು ಅವನು ಸ್ವಯಂ ಉಂಟ ಮಾಡದೇ ತನಗಾಗಿ ಉಂಟ ತರಬಾರದೆಂಬ ಪರಂಪರೆಯನ್ನು ಮಾಡಿದ್ದಳು. ಸುಳ್ಳು ಹೇಳಿದರೂ ನಡೆಯುವುದಿಲ್ಲ. ಎಂಜಲು ಬಟ್ಟಲು ತೋರಿಸಬೇಕು.

ಮುದಿ ಕಣ್ಣಗಳಿಂದ ನೀರನ್ನು ಮುಚ್ಚಿಡುತ್ತ ಉದಯಿಗಿರಿ ಅವಳಿಗೆ ಸತ್ಯವನ್ನು ತಿಳಿಸಿದ. ತನ್ನ ಎರಡುಹೊತ್ತಿನ ಉಂಟವನ್ನು ಅವನು ಒಬ್ಬನೇ ಉಂಟ ಮಾಡುವುದಿಲ್ಲ. ಹೋಲಿಗೆ ತೆಗೆದುಕೊಂಡು ಹೋಗುತ್ತಾನೆ. ಮೊಮ್ಮೆಕ್ಕಳು ಮಲಗಿದರೆ ಅವರನ್ನು ಎಬ್ಬಿಸುತ್ತಾನೆ. ಅವರು ಅರೆ ನಿದ್ದೆಯಲ್ಲಿಯೇ ಉಂಟ ಮಾಡುತ್ತಾರೆ.

ಸತ್ಯವನ್ನು ತಿಳಿದ ಅವಳು ಒಂದು ಕ್ಷಣಿ ಸ್ವಭಾದ್ವಾದಳು.

ಅವಳಿಗೆ ನೆನಪು ಬಂತು. ಅಜ್ಞಿಯದು ಒಂದು ರೂಢಿಯಿತ್ತು. ಅಡುಗೆ ತಯಾರಾದ ಮೇಲೆ ಅವಳು ಯಾರಿಗಾದರೂ ಉಂಟಕ್ಕೆ ಹಾಕುವ ಮೌದಲು ಹಸುವಿಗೆ ಗ್ರಾಸ ಕೊಡುವುದನ್ನು ಮರೆಯುತ್ತಿರಲಿಲ್ಲ. ಹಾಗಾಗಿ ಇವಳೂ ಉದಯಿಗಿರಿಗೆ ಅಪ್ಪಣೆ ಮಾಡಿದೆಂಬು. ಅವಳಿಗೆ ಉಂಟವಾಗುವುದಕ್ಕೆ ಮನ್ನು ಅವನು ಸ್ವಯಂ ಭೋಜನ ಮಾಡಿದ್ದರೂ ಪರವಾಗಿಲ್ಲ, ಒಂದು ಬಟ್ಟಲಿನಲ್ಲಿ ಮೊಮ್ಮೆಕ್ಕಳಾದ ಮಲಯಿಗಿರಿ ಹಾಗೂ ಸಿಂಧುಗಿರಿಯವರಿಗೂ ಉಂಟ ಬಡಿಸಿ, ಹಿಂದಿನ ಹೋಲಿಗೆ ತಲುಪಿಸಿ ಬರಲಿ.

ರಜಾದಿನವೊಂದನ್ನು ಬಿಟ್ಟು ಅವಳಿಗಾಗಿ ಮಧ್ಯಾಹ್ನದ ಅಡುಗೆಯನ್ನು ಅವನು ಮಾಡುತ್ತಿರಲಿಲ್ಲ. ಯಾಕೆಂದರೆ ಉಳಿದ ದಿನಗಳಲ್ಲಿ ಮಧ್ಯಾಹ್ನದ ಉಂಟದ ಡಬ್ಬಿಯನ್ನು

ಅವಳು ತರಬೇತಿ ಕೇಂದ್ರಕ್ಕೆ ಒಯ್ಯುತ್ತಿದ್ದಳು. ಇಂದೂ ಕೂಡ ಉಟದ ಡಬ್ಬಿಯನ್ನು ಅವಳು ಜೊಗೆ ಬಯಸ್ತಿದ್ದಳು. ಆದರೆ ಇರಾದೆಯನ್ನು ಬದಲಾಯಿಸಿ ನಸಿಂಗ್ ಹೋಂನಿಂದ ನೇರವಾಗಿ ಮರಳ ಮನೆಗೆ ಬಂದಿದ್ದಳು. ಮನೆ ಪ್ರವೇಶಿಸುತ್ತಲೇ ಉಟದ ಡಬ್ಬಿಯನ್ನು ನೀಲಮೃಳ ಕೈಯಲ್ಲಿ ಕೊಟ್ಟಳು. ಮತ್ತು ಡಬ್ಬಿಯಲ್ಲಿ ಪರಾರೆಯನ್ನು ಒಯ್ಯ ಮಲಯಿರಿ- ಸಿಂಧುಗಿರಿಗೆ ತಿನ್ನಿಸು ಎಂದಳು. ಅವಳಿಗೆ ದಪ್ಪನೆಯ ಶೋಗರಿಬೇಳೆಯ ಶೋಪ್ ಅನ್ನ ಹಾಗೂ ಹಪ್ಪು ತಿನ್ನುವ ಮನಸ್ಸಾಗುತ್ತಿದೆ. ಉದಯಿಗಿರಿಗೆ ಹೇಳಿ ಮಧ್ಯಾಹ್ನ ಅದನ್ನೇ ಮಾಡುವಂತೆ ತಿಳಿಸಲು ಹೇಳಿದಳು.

ಉಟದ ಮೇಚಿಗೆ ಬರುವ ಮನ್ನ ಮುಕ್ತಗಾಳಿಯ ಸ್ವರ್ವವನ್ನು ಪಡೆಯುವ ಉದ್ದೇಶದಿಂದ ಬಂಗಲೆಯ ವರಾಂಡಾದಲ್ಲಿ ತಿರುಗಾಡಿದಳು. ಕಿಟಕಿಯ ಹೊರಗಡೆ ನೋಡಿದಾಗ, ಬಂಗಲೆಯ ಲಾನ್ ಮೇಲೆ ನೀಲಮೃಳ ಇಬ್ಬರೂ ಅವಳಿ ಮತ್ತು ಉಟದ ಗಲಾಟಿ ಮಾಡುತ್ತ ಕ್ರಿಕೆಟ್ ಆಡುವುದನ್ನು ಕಂಡಳು.

ಇಬ್ಬರಿಗೂ ಇತ್ತೀಚಿಗೆ ಜೋರಾಗಿ ಕ್ರಿಕೆಟ್‌ನ ಭೂತ ತಲೆಗೇರಿದೆ. ಒಲೆಯ ಕಟ್ಟಿಗೆಯನ್ನೇ ಸ್ವಂಪ್ ಆಗಿ ಹುಗಿದು. ಸಟ್ಟುಗೆ ವನ್ನೇ ಬ್ಯಾಟ್ ಮಾಡಿಕೊಂಡು ಆಡುತ್ತಿರುತ್ತಾರೆ- ಎಂದಳು ನೀಲಮೃಳ. ಇತ್ತೀಚಿಗೆ ಅವರಿಗಾಗಿ ಹೇಟೆಯಿಂದ ಹೊಸ ಚೆಂಡು ತಂದಿದ್ದಾಳೆ. ಹೊಸ ಚೆಂಡಿನಿಂದ ಅವರು ಆಟ ಆಡುತ್ತಿಲ್ಲ. ಅದು ಹೊಲಸಾಗಿ ಬಿಡುವುದೆಂಬ ಭಯದಿಂದ ಕಾಲುಚೀಲದ ಚೆಂಡು ಮಾಡಿಕೊಂಡು ಅದರಲ್ಲಿ ಆಡುತ್ತಿದ್ದಾರೆ. ಹಳೆಯ ಚೆಂದಿಗಳನ್ನೆಲ್ಲ ತುರುಕಿ ಅದನ್ನು ಗೋಲ ಮಾಡಿಕೊಟ್ಟಿದ್ದಾಳೆ ನೀಲಮೃಳ. ಅವರ ಆಟದ ಮರುಪ್ರ ನೋಡಿ ಅವಳಿಗೆ ಮಜಾ ಎನಿಸಿತು.

ಸಂಜಯ ಬಂದ ಮೇಲೆ ಒಂದು ದಿನ ಅವರನ್ನು ಗಾಡಿಯಲ್ಲಿ ಕೂರಿಸಿಕೊಂಡು ಬಜಾರಕ್ಕೆ ಕರೆದುಕೊಂಡು ಹೋಗಬೇಕು. ಮಲಯಿಗಿರಿ-ಸಿಂಧುಗಿರಿಗೆ ಅವರಿಗೆ ಇಷ್ಟವಾದ ಕ್ರಿಕೆಟ್ ಕಿಟಕಿ ಕೊಡಿಸಬೇಕು ಎಂದು ಮನಸ್ಸಿನಲ್ಲಿ ಅವಳು ಅಂದುಕೊಂಡಳು. ಇಬ್ಬರೂ ಅವಳಿಗಳು ತಲೆಯಿಂದ ಕಾಲಿನವರೆಗೆ ಒಬ್ಬರಂತೆ ಒಬ್ಬರಿಲ್ಲ. ಬಣ್ಣಪೂ ಬಂದೇ ತೆರನಾಗಿಲ್ಲ. ಹವ್ಯಾಸಗಳಲ್ಲಿಯೂ ಸಾಮ್ಯವಿಲ್ಲ. ಎತ್ತರದಲ್ಲಿಯೂ ಅಂಗುಲದಪ್ಪ ವೃತ್ತಾಸ್ವವಿದೆ. ಬಹಳ ದಿನಗಳವರೆಗೆ ಅವಳಿಗೆ ಅವರ ದೋಸಿ ಆಗಿರಲಿಲ್ಲ. ರಾತ್ರಿ ಮಲಗಲು ಅಂಗಳಕ್ಕೆ ಬರುತ್ತಿದ್ದಂತೆ, ಅವಳನ್ನು ನೋಡಿ ಬೆಂಕಿದ ಮೊಲದ ಮರಿಗಳ ಹಾಗೆ ಓದಿಹೋಗಿ ಚಾದರದಲ್ಲಿ ಹುದುಗಿಕೊಳ್ಳುತ್ತಿದ್ದರು. ಅವಳೊಡನೆ ಮಾತನಾಡುವಂತೆ ನೀಲಮೃಳ ಇಬ್ಬರಿಗೂ ಗದರಿಸುತ್ತಿದ್ದಳು. ಪರಿಣಾಮವೇನೂ ಇಲ್ಲ. ಅವರು ಅವಳೊಡನೆ ಮಾತನಾಡುತ್ತಿರಲಿಲ್ಲ- ನಗುತ್ತಿರಲಿಲ್ಲ. ಅವರನ್ನು ತನ್ನ ಕಡೆ ಸೆಳೆದುಕೊಳ್ಳಲು ಅವಳು ತರಬೇತಿ ಕೇಂದ್ರದಿಂದ ಹಿಂತಿರುಗುವಾಗ ಏನಾದರೂ ವಸ್ತುವನ್ನು ಲಂಚವಾಗಿ ತರಲು ಪ್ರಾರಂಭ ಮಾಡಿದಳು- ಒಮ್ಮೊಮ್ಮೆ ಹಣ್ಣು, ಒಮ್ಮೊಮ್ಮೆ ಚಾಕಲೆಟ್. ಎಂದಾದರೂ ಕ್ಷಾಲಿಟಿ ಐಸ್‌ಕ್ರೀಂ ಕಪ್, ಒಮ್ಮೊಮ್ಮೆ ‘ಶಾಹಜಹಾಂ’ದ ಪೆಸ್ಟಿ! ಕ್ಯೆ ಮುಂದೆ ಮಾಡಿ

ಅವಳಿಂದ ಕಾಕೆಚೆಯನ್ನು ಅವರು ಪಡೆಯುತ್ತಿದ್ದರು. ಕೈಗೆ ಬರುತ್ತಲೇ ಕೈ ಎಳೆದುಕೊಂಡು ಜಿಗಿಯುತ್ತ ಹಿಂದುಗಡೆ ಅಂತರ್ದಾರ್ಥಾರ್ಥಾಗಿಬಿಡುತ್ತಿದ್ದರು. ಒಂದು ಬಾರಿ ಚಾಕಲೇಟ್‌ಕೆ ಕೊಡುವಾಗ ಅವರಿಬ್ಬರ ಕೈಗಳನ್ನೂ ಹಿಡಿದುಕೊಂಡಳು. ಅವರು ಚೇರುತ್ತ ಎಪ್ಪು ಜೋರಾಗಿ ಅತ್ತರೆಂದರೆ ಅವರಿಗೆ ದೂರದಿಂದಲೇ ಸಲಾಂ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಳು. ತನ್ನ ಸಿಟ್ಟನ್ನು ಅವರಿಗೆ ಮನವರಿಕೆ ಮಾಡಿಕೊಡಲು ಅವಳು ನೇರವಾಗಿ ಅವರಿಗೆ ಮಿಶಾಯಿ ಕೊಡುವುದನ್ನು ನಿಲ್ಲಿಸಿದಳು. ಒಂದೊಂದು ದಿನ ಅವಳ ಪರ್ಸಿನಲ್ಲಿ ಚಾಕಲೇಟ್ ಇದ್ದರೂ, ಅದನ್ನು ತೋರಿಸಿ, ಇಂದು ಅದನ್ನು ತರಲು ಮರೆತುಬಿಟ್ಟಳು ಎಂದು ಹೇಳುತ್ತಿದ್ದಳು. ಅವರ ಮುಖ ತಕ್ಷಣ ಇಳಿದುಹೋಗುವುದನ್ನು ಅವಳು ಗೃಹಿಸುತ್ತಿದ್ದಳು. ಆನಂತರ ಪರ್ಸ್‌ ತೆರೆದು ಅವರಿಗೆ ಕೊಡುತ್ತಿದ್ದಳು.

ಒಂದುದಿನ ಏನಾಯಿತು ಅಂದರೆ—

ಗೇಟನಲ್ಲಿ ಅವಳ ಗಾಡಿ ಒಳಗಡೆ ನುಗ್ಗುತ್ತಿದ್ದಂತೆ ಅವರಿಬ್ಬರೂ ಓಡಿಬಂದರು. ರಮ್ಮೆಯಾ ಬ್ರೇಕ್ ಹಾಕುತ್ತಿದ್ದಂತೆ ಸಿಂಧುಗಿರಿಗಿಂತ ಮುಂದೆ ಓಡುತ್ತಿದ್ದ ಮಲಯಗಿರಿಯ ಕಾಲಿನ ಬೆರಳು ಮದಚಿ ಅವನು ಕಲ್ಲುಹರಳುಗಳ ಮೇಲೆ ಮುಖ ಅಡಿಯಾಗಿ ಬಿದ್ದುಬಿಟ್ಟ, ಭಯಭೀತನಾದ ಸಿಂಧುಗಿರಿ ಅಳತೋಡಗಿದ. ವಿದ್ಯುದ್ದೇಗದಲ್ಲಿ ಅವಳು ಗಾಡಿಯಿಳಿದು ಅವಳು ಮಲಯಗಿರಿಯನ್ನು ಮಡಿಲಿಗೆ ಎತ್ತಿಕೊಂಡಳು. ಅವನನ್ನು ಸಿಂಧುಗಿರಿಗೆ ತೋರಿಸುತ್ತ ಅವನನ್ನು ಸುಮ್ಮನಿರಿಸತೋಡಗಿದಳು. ‘ನೋಡು, ನಿನ್ನ ಅಣ್ಣನಿಗೆ ಎಲ್ಲಾದರೂ ಗಾಯ ಆಗಿದೆಯಾ! ಗಾಯ ಆಗಿದ್ದರೆ ಅವನು ಅಳ್ಳಾ ಇರಲಿಲ್ಲವಾ?’ ಮಲಯಗಿರಿಯನ್ನು ಮಡಿಲಲ್ಲಿ ಎತ್ತಿಕೊಂಡು ಅವನನ್ನು ತನ್ನ ಕೋಣೆಗೆ ಕರೆದೊಯ್ದಳು. ಕಲ್ಲು ಹರಳುಗಳ ಒತ್ತುವಿಕೆಯಿಂದ ಎರಡೂ ಮೊಣಕಾಲು ತರಚಿದ್ದರಿಂದ ಅದನ್ನು ಡೆಟ್ಟಾಲನಿಂದ ಸ್ವಜ್ಞಗೊಳಿಸಿದಳು. ಬಾಯಿಂದ ಗಾಳಿಯಾದುತ್ತ ಡೆಟ್ಟಾಲನ ಉರಿಯನ್ನು ಕಡಿಮೆ ಮಾಡಿದಳು. ಆನಂತರ ತನ್ನ ಪರ್ಸ್‌ನಿಂದ ಬೋರೋಲ್ನೊ ಟ್ರೌಬ್ ತೆಗೆದು ಮೊಣಕಾಲಿನ ಮೇಲೆ ನಿರ್ಧಾನರಾಗಿ ಹಚ್ಚಿ ನೀವಿದಳು. ಪರ್ಸ್‌ನಿಂದ ಅಮುಲ್ ಚಾಕಲೇಟ್ ಪ್ರಾಕೆಟನ್ನು ಕೈಗೆ ತೆಗೆದುಕೊಳ್ಳತ್ತಲೇ ಅವರ ಮುಖದ ಮೇಲಿನ ಮಂಕು ದೂರವಾಯಿತು. ಈ ಸಂದರ್ಭವನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ತಕ್ಷಣ ಅವಳು ತನ್ನ ಕೆನ್ನೆಯ ಮೇಲೆ ಒಂದು ‘ಪಟ್ಟಿ’ ಕೊಡಲು ಒತ್ತಾಯಿಸಿದಳು. ಮತ್ತು ಎಂಜಲು ತುಂಬಿದ ಒದ್ದೆ ಮುತ್ತಿನಿಂದ ಅವಳು ಆನಂದ ತುಂದಿಲಜಾದಳು. ಘನನ್ನೂ ಕೊಡ ಹೀಗೇ ಎಂಜಲು ಸಹಿತ ‘ಪಟ್ಟಿ’ ಕೊಡುತ್ತಿದ್ದು!

ಅವಳ ಗಾಡಿ ಗೇಟನೊಳಗೆ ಪ್ರಪೇಶಿಸುತ್ತಿದ್ದಂತೆ ಸಿಂಧುಗಿರಿ ಮಲಯಗಿರಿ ಯದ್ದುತ್ತದ್ದು ಅವಳ ಕಡೆ ಓಡಿಬಂದದ್ದರ ರಹಸ್ಯವನ್ನು ನೀಲಮ್ಮೆ ನಗುತ್ತ ಸ್ವಪ್ಪದಿಸಿದಳು. ಇಂದು ಇಬ್ಬರದೂ ಹುಟ್ಟಿದ ದಿನ! ಮೊಸಬಬ್ಬೆ ಧರಿಸಿದ ಅವರು ಉತ್ತಂತೆಯಿಂದ ಅವಳು ಯಾವಾಗ ಮನೆಗೆ ಬರುತ್ತಾಳೆ ಎಂದು ಕೇಳಿದರು. ಅವಳು ಹಿಂತಿರುಗುವ

ಸಮಯವಾಯಿತು ಎಂಬುದನ್ನು ಕೇಳಿ ಇಬ್ಬರೂ ಲಾನ್‌ನಲ್ಲಿ ಆಟವಾಡುತ್ತ ಅವಳ ನಿರೀಕೆಯಲ್ಲಿದ್ದರು. ಅಮ್ಮೆ ಅವರ ವಿಶೇಷ ಸಜ್ಜ-ಸಿಂಗಾರವನ್ನು ಅಪ್ಪಾಗಿ ಗಮನಿಸಲಿಲ್ಲ. ಇಬ್ಬರ ಕೈಯಲ್ಲಿಯೂ ಕಡುಗೆಂಪು ಗುಲಾಬಿ ಹೂವಿತ್ತು. ಪಕ್ಕದ ಬಂಗಲೆಯ ಕಾವಲುಗಾರನಿಂದ ಕೇಳಿ ಅದನ್ನು ಬೇಡಿತೆಂದು ಅವಳಿಗೆ ಕಾಣಿಕೆಯಾಗಿ ಇತ್ತು ಆಶೀರ್ವಾದ ಪಡೆಯಬೇಕೆಂದಿದ್ದರು. ಬಾಲ ಸಹಜ ಹಷಾರ್ಥಿರೇಕೆದಿಂದ ಓಡಿಬಂದುದರಿಂದ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿತ್ತು.

“ಆ ಹೂ ಎಲ್ಲಿ ಹೋಯ್ಯು ಅಂತ ಕೇಳಿ ಅಮ್ಮೆ!” ನೀಲಮ್ಮೆ ಅವಳನ್ನು ಉತ್ತಾಪ್ತಿಸಿದಳು.

ಅದನ್ನು ಕೇಳುತ್ತಲೇ ಅವರಿಬ್ಬರೂ ಲಾನ್ ಕಡೆಗೆ ಓಡಿದರು. ಹಿಂತಿರುಗಿದಾಗ ಮಲಯಗಿರಿಯ ಕೈಯಲ್ಲಿ ಮಾತ್ರ ಗುಲಾಬಿಯ ಮೋಗ್ಗ ಉಳಿದುಕೊಂಡಿತ್ತು. ಸಿಂಧುಗಿರಿಯ ಕೈಯಲ್ಲಿ ಕೆಲವು ಪಕಳಿಗಳು ಮಾತ್ರ ಉಳಿದಿದ್ದವು.

ನೀಲಮ್ಮೆ ರಹಸ್ಯವನ್ನು ತೆರೆಯುತ್ತಲೇ ಇಬ್ಬರೂ ಸೇರಿ ತುಂಬ ಪ್ರಚಲಿತವಾದ ಹಿಂದೀ ಗೀತೆಯೊಂದನ್ನು ಹೇಳಿ ಅವಳನ್ನು ಬೆರಗಾಗಿಸಿದರು.

“ಯೇ ಕಾಲಿಕಾಲಿ ಆಂಬೀಂ, ತುರುರು, ತುರುರು

ಯೇ ಗೋರೆ ಗೋರೆ ಗಾಲ, ತುರುರು ತುರುರು...”

ಒಂದು ಹಿಂದೀತಬ್ಬವನ್ನು ಆಡಿಯೂ ಗೊತ್ತಿಲ್ಲದ ಮುಕ್ಕಳು ಹಿಂದೀ ಹಾಡನ್ನು ಅಶ್ವಿಂತ ಶುಭ್ರ ಉಚ್ಛಾರಣೆಯೊಂದಿಗೆ ಹಾಡುತ್ತಿದ್ದಾರೆ. ಬಹಳ ಮಜಾ ಆಗಿ, ಮಧುರ ಸ್ವರದಲ್ಲಿ ಸ್ವಲ್ಪವೂ ತಡೆಯದೆ ತಡವರಿಸದೆ. ಅವಳ ಬೇಡಿಕೆಯ ಮೇರೆಗೆ ಅವರು ರಸಮಯವಾದ ಭಂಗಿಯಲ್ಲಿ ಕುಪ್ಪೆಸುತ್ತ ಕುಣಿಯುತ್ತ ಮತ್ತೂ ಒಂದು ಹಾಡು ಹಾಡಿದರು – ತಮ್ಮ ಮುಗ್ಗ ರೀತಿಯಲ್ಲಿ.

“ಜಬ್ ಬಿ ಕೋಕ್ ಲಡಕೆ ದೇಶಿಂಬಾಂ ಮೇರಾ ದಿಲ್ ದೀವಾನಾ ಬೋಲೆ ಓಲೆ, ಓಲೆ, ಓಲೆ, ಓಲೆ, ಓಲೆ, ಓಲೆ....”

ಅವರು ಟಿ.ವಿ. ನೇರೆಡುವುದಿಲ್ಲ, ಹಾಡು ಕೇಳುವುದಿಲ್ಲ. ಹಿಂದೀ ಹಾಡು ಕಲಿತದ್ದು ಹೇಗೆ?

ನೀಲಮ್ಮೆ ಒಗಟು ಬಿಡಿಸಿದಳು.

ಒಬ್ಬ ಶ್ರೀಮಂತರ ಮನೆಯಲ್ಲಿ ಅವರ ಮಗಳ ಮದುವೆಯಲ್ಲಿ ಮೈಮುರಿದು ದುಡಿದಳು. ಸಂತೋಷಗೊಂಡ ಅವರು ಜರಿಂಬಿನ ಉತ್ತಪ್ಪಾದ ವೆಂಕಟಗಿರಿಯನ್ನು ಮಂಗಲಕಾರ್ಯದ ಕಾಣಿಕೆಯಾಗಿ ನೀಡಿದರು. ಬಯಕೆ ಇದ್ದರೂ ನೀಲಮ್ಮೆ ಸೀರೆಯನ್ನು ಅವರಿಗೇ ಹಿಂತಿರುಗಿಸಿದಳು. ಅವಳು ಸೀರೆ ತೆಗೆದುಕೊಳ್ಳಲು ಯಾಕೆ ನಿರಾಕರಿಸುತ್ತಾಳೆ ಎಂದು ಯಜಮಾನಿತಿ ಕೇಳಿದಳು. ನೀಲಮ್ಮೆ ತನ್ನ ಹೃದಯದ ಮಾತನ್ನು ತರೆದಿಟ್ಟಳು. ಸೀರೆಯದೇನು, ಅವರು ಉಟ್ಟಬಿಟ್ಟದನ್ನು ಧರಿಸಿದರೂ ಸಂತೋಷವಾಗುತ್ತದೆ. ವ್ಯಾಧ

೫೬೪ / ಆವಿಗೆ

ಮಾಮ-ಅಶ್ರಯರ ಸಂಗದಲ್ಲಿ ವೈಧವ್ಯದ ಬದುಕನ್ನು ಬದುಕುತ್ತಿರುವ ಅವಳಲ್ಲಿ ಯಾವುದೇ ಮನೋರಂಜನೆಯ ಯಾವುದೇ ಸೌಕರ್ಯ-ಸಾಧನಗಳಿಲ್ಲ. ಅವಳ ಜಿಕ್ಕ ಅವಳ ಮಕ್ಕಳಿಗೆ ಸಮಾಧಾನಪಡಿಸಲು ಅವಳ ಜೊಎಪಡಿಯಲ್ಲಿ ಗೆಜ್ಜೆ-ದಪ್ಪ ಕೂಡ ಇಲ್ಲ. ಆದ್ದರಿಂದ ಯಜಮಾನಿ ಸೀರೆಯಬದಲು ಕರೆಂಟ್ ರೇಡಿಯೋ ಕಾಣಿಕೆಯಾಗಿ ಕೊಟ್ಟರೆ ಅವಳೂ ಜೀವನದುದ್ದಕ್ಕೂ ಮಿಳಿಯಾಗಿರುತ್ತಾಳೆ. ಭಗವಾನ ರಾಮಪ್ಪನು ದೀರ್ಘ ಸೌಭಾಗ್ಯವನ್ನು ದಯಪಾಲಿಸಲೆಂದು ಬೇಡುತ್ತಾಳೆ.

ಮಾಲಿಕಳ ಹೃದಯ ಕೃಷ್ಣ-ಗೋದಾವರಿಯಷ್ಟು ವಿಶಾಲವಾಗಿತ್ತು. ತಮ್ಮ ಕೋಣೆಯಲ್ಲಿದ್ದ ಉತ್ಸಂಪ್ರವಾದ ರೇಡಿಯೋವನ್ನು ನಿಸ್ಸಂಕೋಚವಾಗಿ ಎತ್ತಿ ತಂದು ಅವಳಿಗೆ ಕೊಟ್ಟರು. ಜೊತೆಗೆ ಸೀರೆಯನ್ನೂ ಕೊಟ್ಟರು. ಅವಳ ಹೆಸರಿನಲ್ಲಿ ತೆಗೆದ ಸೀರೆಯನ್ನು ಹಿಂದೆ ಪಡೆಯುವುದಾದರೂ ಹೇಗೆ ಎಂದರು. ಈ ವ್ಯವಹಾರದಲ್ಲಿ ಯಾವ ಬೇಸರವಿಲ್ಲ, ಕಪಟವಿರಲಿಲ್ಲ. ಅವರು ಶ್ರಮಪಟ್ಟ ಗಳಿಸಿದ ಹಣದಿಂದ ಶ್ರೀಮಂತರಾದ ಅವರಿಗೆ ಒಬ್ಬಕೇ ಮಗಳು! ನಾಲ್ಕು ವರ್ಷಗಳ ಹಿಂದೆ ಯಜಮಾನಿ ನಿಧನ ಹೊಂದಿದರು. ಪುಣ್ಯಾಶ್ಚಾಗಿದ್ದಳು. ಅವಳು ಯಾವ ರೋಗವಿದ್ದವಳಳು. ಯಾರಿಂದ ಸೇವೆ ಮಾಡಿಸಿಕೊಳ್ಳಲಿಲ್ಲ. ರಾಮಪ್ಪನ ಹೃದಯಕ್ಕೆ ಪ್ರಿಯವಾಗಿಬಿಟ್ಟಳು-ಕೇವಲ ಮೂರು ಗಂಟೆಯಾಗೆ.

ನಾಮಪಲ್ಲಿಯಲ್ಲಿ ಯಜಮಾನಿಯ ಮನ ಇತ್ತು.

ಬಂದು ಹೋಗಲಿಕ್ಕೆ ಅವಳಿಗೆ ಬಸ್ ಚಾರ್ಜ್ ಕೊಡುತ್ತಿದ್ದಳು.

ಸವತ್ತಿಯರು ಅವಳಿಗೆ ಬಹಳಷ್ಟು ಪ್ರಲೋಭನೆ ತೋರಿಸಿದರು. ಅವಳ ಸಂಬಳ ಏರಿಸುತ್ತಾರೆ. ವರ್ಷದಲ್ಲಿ ಒಂದರ ಬದಲಿಗೆ ಎರಡು ಹೊಸ ಧೋತ್ರಗಳು ಸಿಗುತ್ತವೆ. ಜೊತೆಗೆ ತಮ್ಮ ಹೊಲದಿಂದ ಬರುವ ಶ್ರೇಷ್ಠ ದರ್ಜೆಯ ಹತ್ತು ಕಿಲೋ ಅಕ್ಕಿ. ಮಕ್ಕಳಿಗೆ ತಮ್ಮ ತೋಟದ ಹಣ್ಣು ಮೇಲಿಂದ. ವಿಚಲಿತವಾದ ಮನಸ್ಸು ಅಲುಗಾಡಿತು. ಆದರೆ ಒಂದು ಘಟನೆ ಮೊದಲೇ ಬೇಸರ ಹೊಂದಿದ್ದ ಮನಸ್ಸನ್ನು ಇನ್ನಷ್ಟು ವಿರಕ್ತಗೊಳಿಸಿತು. ಅವಳಿಗೆ ಸಂಬಳದ ಬಾಕಿಬರಬೇಕಾದ್ದನ್ನು ಕೇಳಲೂ ಅವಳು ಹೋಗಲಿಲ್ಲ.

ನೀಲಮ್ಮೆ ಒಮ್ಮೆಲೇ ಮನೆನಳಾದಳು.

ಬಹಳ ಕೆದಕಿನ ನಂತರ ಅವಳ ದುಃಖ ಮನಸ್ಸಿನ ರಹಸ್ಯದ ಮೇಲಿನ ಪರದೆಯನ್ನು ಸರಿಸಿದಳು. ನಡುವಿನ ಒಡತಿ ಮನೆಯ ತಿರುಗಾಟದಿಂದ ಹಿಂತಿರುಗಿದ ಕೂಡಲೇ ತನ್ನ ತಲೆಗೂಡಲಿಗೆ ಹಣಿಗೆ ಹಾಕುವ ಸೇವೆಗೆ ಅವಳನ್ನು ಕರೆದುಕೊಳ್ಳುತ್ತಿದ್ದಳು. ಮಧ್ಯಾಹ್ನದ ನಂತರ ಆಕೆ ಅವಳ ದೇಹದ ಮಾಲಿಶ್ ಮಾಡಿಸಿಕೊಳ್ಳುತ್ತಿದ್ದಳು. ದೇಹದ ಮುರಿಯುವಿಕೆಯ ನೋವು ಇತ್ತು. ಕೇರಳದಿಂದ ಅವಳಿಗಾಗಿ ‘ಸಹಚರಾದಿ ತ್ಯಲ’ ಎಂಬ ಕಂಪು ತ್ಯಲ ಬರುತ್ತಿತ್ತು. ಅದರಿಂದಲೇ ದೇಹವನ್ನು ತಿಕ್ಕಿಸಿಕೊಳ್ಳುತ್ತಿದ್ದಳು. ಕೋಣ ಬಾಗಿಲು ಬಂದ್ರ ಮಾಡಿ, ದೇಹದ ಮೇಲೆ ಒಂದು ಬಟ್ಟ ಕೂಡ ಇರುತ್ತಿರಲಿಲ್ಲ.

ಅವಳ ತಲೆಗೂಡಲು ಬಾಚುತ್ತೆ ಒಂದು ವಾರವಾಗಿರಬಹುದು. ಒಂದು ಮಧ್ಯಾಹ್ನ ಮಾಲಿಶ್ ಮಾಡಿಸುವಾಗ ಮನಸ್ಸು ಒಂದು, ದೇಹ ತಿಕ್ಕವ ಅವಳ ಕೈಯನ್ನು ಹಿಡಿದುಕೊಂಡಳು. ಹೇಳಿದಳು—“ಕೇಳು ನೀಲಮ್ಮ, ನಿನ್ನ ಕೈಯಲ್ಲಿ ಜಾದೂ ಇದೆ, ಜಾದೂ... ನನ್ನಾಣೆ. ಸ್ವಲ್ಪ ಇನ್ನಷ್ಟು ಜಾದೂ ಮಾಡು. ಹತ್ತರ ನೋಟು ಮೇಲಿಂದ ಸಿಗುವುದು. ಮಂತ್ರ ನಾನು ಹೇಳಿ ಕೊಡುತ್ತೇನೆ. ಬಹಳ ಸುಲಭ. ನಾನು ಹ್ಯಾಗೆ ಹೇಳಿದೆ ಹಾಗೆ ಮಾಡ್ತಾ ಹೋಗು. ನನ್ನ ಅಶ್ವಪ್ತ ದೇಹ ನಿನ್ನ ಕೈಯಿಂದಾಗಿ ಎಷ್ಟು ಸಂತೃಪ್ತಗೊಳ್ಳುವುದೋ ಅಷ್ಟೇ ನಿನಗೆ ಕಾಣಿಕೆ-ಉಡುಗೊರೆ ಸಿಗುತ್ತದೆ. ತಿಂಗಳಕೊನೆಗೆ ಬೆಳ್ಳಿಯ ಗೆಳ್ಳಿ ಕೊಂಡು ಕೊಡುತ್ತೇನೆ. ತೊಲೆ-ವರದು ತೊಲೆಯದಲ್ಲ, ಪಾಪ ವಜನೆಯದು. ಮುಂದಿನ ತಿಂಗಳ ನಿನ್ನ ಮೂಗು ಖಾಲಿ ತೂತಿದೆಯಲ್ಲ, ಅದಕ್ಕೆ ನತ್ತು!”

ಮೂಗಿನ ನತ್ತಿಗೆ ಕ್ಷೇತ್ರದಲ್ಲಿ ನೀಲಮ್ಮ.

“ಇದೇ ಆಗಿದ್ದು, ಅಮ್ಮಾ!” ಅಸಹ್ಯದಿಂದ ಅವಳು ಚಡಪಡಿಸಿದಳು.

ಒಂದುದಿನ ಈ ಮಧ್ಯದ ಒಡತಿಯ ಹಿಂದೆ ಬಜಾರದಿಂದ ಅವಳ ಅಂತರಂಗದ ಸಖಿ ಬಂದಳು. ಅವಳು ಹೇಳಿದಳು—ಅವಳ ಮಾಲಿಶ್ ನ ಜಾದೂ ಬಗೆ ಅವಳು ಬಹಳ ಹೊಗಳಿಕೆ ಕೇಳಿದಾಳೆ. ಅವಳ ಸಖಿಯೊಂದಿಗೆ ಇಡೀ ದಿನ ಕಳೆಯಲು ಬಂದಿದಾಳೆ ಅವಳು. ಅವಳಿಂದ ಮಾಲಿಶ್ ಮಾಡಿಸಿಕೊಂಡ ಹೊರತು ಹೊರಡುವವಳ್ಳು. ಆ ಮಧ್ಯಾಹ್ನ ನಡುವಿನ ಒಡತಿಯ ಮಾಲಿಶ್ ಮುಗಿದ ನಂತರ ಅವಳ ಮಾಲಿಶ್ ಮಾಡಿದಳು.

ಮಾಲಿಶ್ ಮುಗಿಯುತ್ತೆಲೇ ಗೆಳತಿ ಅವಳ ಕೈಯನ್ನು ತನ್ನ ದೇಹದಿಂದ ಬೇರೆಯಾಗಲು ಬಿಡಲೇ ಇಲ್ಲ. ಸಂಕೋಚವಿಲ್ಲದೆ ಹೇಳಿದಳು—“ಮಾಲಿಶನ್ನು ಬಹಳ ನುಱಪಾಗಿ ಮಾಡಿದ್ದೀರ್ಯಾ ನೀಲಮ್ಮ. ಆದರೆ ನಿನ್ನ ಕೈಯಿಂದ ರೋಮರೋಮಗಳೂ ಪುಲಕಿತಗೊಳ್ಳುವ ಆ ಜಾದೂವನ್ನು ನೋಡಲು ಅಪೇಕ್ಷಿಸಿದ್ದೇನೆ. ಅದರಿಂದ ನಮ್ಮ ಶೈಲಜಾಳು ಹುಳ್ಳಿಯಾಗಿಬಿಟ್ಟಿದ್ದಾಳೆ. ಅವಳು ಆಣ ಮಾಡಿ ಮಾಡಿ ನನಗೆ ವಿಶ್ವಾಸ ಹುಟ್ಟಿಸುವ ಪ್ರಯತ್ನ ಮಾಡಿದಾಳೆ—‘ಮಾಲಿನಿ. ಹೆಣ್ಣನ ದೇಹ ಹೆಣ್ಣಿಗೆ ಮಾತ್ರ ಗೊತ್ತು. ಗಂಡಸಿಗೆ ಅವಳು ಕೇವಲ ಪೀಕದಾನಿ ಮಾತ್ರ. ನಿನ್ನ ಕೈಯ ಜಾಣ್ಣ ನನಗೆ ಹಿಡಿಸಿದರೆ ಶೈಲಜಾ ಹತ್ತಿರ ನಾನು ಮಾತನಾಡಿದೇನೆ. ಈ ಮನೆಯ ಕಸಮುಸುರೆ ಮಾಡೋದು ಬಿಟ್ಟು ನೀನು ಕೇವಲ ಮಾಲಿಶ್ ಮಾಡು. ನನ್ನಿಂದ ನಿನಗೆ ಶೈಲಜಾಳಿಗಿಂತ ಹೆಚ್ಚೇ ಸಿಗ್ತದೆ. ಇಲ್ಲಿಗೆ ಬರಲು ನೀನು ಬಸೋನ ದಡಿಕೆ ಸಹಿಸಬೇಕಾಗುತ್ತದೆ. ನನ್ನ ಮನೆಗೆ ನೀನು ಗಾಡಿಯಲ್ಲಿ ಕೂತು ಹೋಗಬಹುದು—ಮಹಾರಾಣಿಯ ಹಾಗೆ. ಹೇಳಿ, ಒಟ್ಟಿಗೇನಾ! ನಂಬಿಕೆಯಿಡು. ನಾಪು ವ್ಯಾಪಾರೀ ವಂಶದವರು. ನಿನ್ನ ಲಾಭದಲ್ಲಿ ಕೂರತೆ ಆಗೋದೇ ಇಲ್ಲ. ಮತ್ತೊಂದರೆ ಮನೆ ಸುವಿವಾಗಿ ಆರಾಮಾಗಿ ಕಳೇಲಿಕ್ಕೆ ನಾನೇ ಹಿಡಿಸಿಕೊಡ್ಡೇನೆ. ನಮದು ಕಿಟಿ ಕ್ಕಬ್ಬ ಇದೆ. ಜೀವನವಿಡೀ ಪಾತ್ರ ತಿಕ್ಕಿ ನೀನು ಎಷ್ಟು

82 / ఆవిగే

గళిస్తేయా? అష్టన్న ఆరు తింగళల్లి గళిసిబిడ్డియా. మాతు ఎరడూ కడే దోస్తియల్సి ఇర్కదే. నీను సుఖి కొట్టరే, నినగే దుఃఖి-కష్ట బందరే సుమ్మనిర్తారా? మాలిశా నంతర బాదామి-పిస్తా హాకిద హాలన్న ఒట్టరే కుడిఎంతా? మోదలు నినగే కుడిస్తారే. యాకేందరే తాక్షిన అవ్యక్తి నమగింత నినగే హష్టు బేంకాగ్తదే.”

ఆ రాత్రి నీలమ్మ తన్న జమిఖానేయ మేలే బిద్దుకొండు జడపడిసుత్తిద్దఱు. ఏను ఉత్తర కోడోదు? ఎంజలు పాత్రే తిక్షి అవళ ముంగై కిత్తుమోగువ హాగే, సడిలవాద హాగే ఆగిబిట్టిదే. ఆదరే శ్రీమంతర హండియర సోక్షిద ముఖిద మేలే సంకోషద మంద బేళకూ కాణుత్తిరల్లి.

....అవళ భాడిద మక్కళు ఒందు హోత్తు హాలు కుడిదు హేగోఇ తింగళు తింగళు బేళియుత్త బందరు. ముఖ్యమంత్రి రామరావో దేవ మానవరాగిద్దరు. బడవర బగీన కాళజియింద అగ్గదదరదల్లి అక్షి దోరేయోఇ హాగే మాజిదరు. ఇడీ తింగళిగే బేంకాద అక్షి ఎష్టుత్త రూపాయిగళల్లి ముగియుత్తిత్త. నిరుద్యోగదింద బళలుత్తిద్ద మావ ఉదయిగిరి విస్తయ పడుత్తిద్దరు-అవశోభుళ మేలేయే మనే నడెయుత్తిదే. ఇష్టెల్ల హేగే ఆగుత్తదే? నీలమ్మ సుళ్ళు హేళి అవరన్న సమాధాన పడిసుత్తిద్దఱు. నామపల్లి ఒడెయుర మనేయల్లి సంబళవన్న మూరు పట్టు ఏరిసిద్దారే. అవర స్వగ్రావాసియాద చిక్క ఒడతియ అనుకంపదింద. అవరే ఏరిసిద మేలే ఆదన్న ఇళిసోఇదు బేరేయవరింద హేగే సాధ్య?

నడువిన ఒడతియ సంసగ్చదల్లి అవళ అదుమట్ట దేహక్షే స్ఫుర్ప సోక్షు బందిత్తు. హగలూ రాత్రియ కేలసగళ కరకరెయల్లి ఎల్లవన్నూ మరెతు కేవల మక్కళ తాయియాగి మాత్ర ఉళిదిద్ద అవళన్న కామనేగళు ఖీడిసతోడిగిద్దవు.

నామపల్లియ బసోస్పుండొనల్లి ఇళియుత్తలే హత్తింటు హజ్జె హోదరే ‘శ్రీనారాయణబ్యావేలర్స్’న అంగడి హోరగే ముత్తినమాలే పోణిసుత్త గుచ్ఛ మాడుత్త కుళితిరుత్తిద్ద కష్ట సప్చద హాగిన అభరణ కేలసగార రాఘవ అవళన్న నోదుత్తలే బలవంతవాగి అవళన్న ముత్తి చిక్కా కుడియలు అవళన్న కరెదుశూడిసుత్తిద్ద. దణిగళ మనేయల్లి కేలస ముగిసిబంద అవళు ఒందేరడు బారి రాఘవన ఒత్తాయక్కే అవన జోపడిగూ హోగిద్దఱు. రాఘవనోందిగే జోపడియల్లి ఒంటియాగిరవాగ అవళల్లి, నడువిన ఒడతి ఏరిసిద ఏష్ట తరంగగళు తుంబతోడిగిదవు. రాఘవనదు ఒందే జప. వళ్ళయల్లి అవన హెండతి, అవళ తాయియ అత్యాజారక్కే బేసత్త కేరగే హారి

ಪ್ರಾಣ ಕಳೆದುಕೊಂಡಳು. ಹೆಂಡತಿಯ ನೆನಪು ಅವನನ್ನು ಹಳ್ಳಿಯಲ್ಲಿ ಇರಲು ಬಿಡುತ್ತಿರಲಿಲ್ಲ. ಜಾತಿಯಿಂದ ಅಭರಣದ ಕೆಲಸ ಮಾಡುವವ. ತನ್ನ ಕೆಲಸ ಅವನಿಗೆ ಜೆನ್ನಾಗಿ ಗೊತ್ತು. ವಾರಂಗಲ್ ನಿಂದ ಹೈದರಾಬಾದಿಗೆ ಬರುತ್ತಲೇ ಅವನಿಗೆ ದಿನಗೂಲಿಯ ಕೆಲಸ ಸಿಕ್ಕಿತ್ತು. ಸಂಬಂಧಿರ ಜೊತೆ ಇರುವುದನ್ನು ಬಿಟ್ಟು ಈ ಬಾಡಿಗೆ ಜೋಪಡಿ ಮಾಡಿಕೊಂಡಿದಾನೆ. ಅವಳು ತನ್ನೊಂದಿಗೆ ಮುದುವೆ ಮಾಡಿಕೊಂಡರೆ ಅವಳನ್ನು ಸುಖಿವಾಗಿ ಇಡುತ್ತಾನೆ. ಒಂದೇ ಒಂದು ಶರ್ಕ ಅಂದರೆ-ನೀಲಮ್ಮ ತನ್ನ ಮಕ್ಕಳನ್ನು ಅತ್ಯೇ-ಮಾವನ ವಶಕ್ಕೆ ಒಟ್ಟಿಸಿ ಬರಬೇಕು. ಮಕ್ಕಳು ಅತ್ಯೇ-ಮಾವಂದಿರ ಒಬ್ಬನೇ ಮಗನ ನೆನೆಚಿನ ಗುರುತು. ತಮ್ಮ ಮೊಮ್ಮೆಕ್ಕಳನ್ನು ಅವರು ಪಾಲಿಸಲಿ. ಬೇರೆ ಯಾರದೋ ಮಕ್ಕಳ ಜವಾಬ್ದಾರಿಯನ್ನು ಅವನು ಯಾಕೆ ಹೊರಬೇಕು? ಬೇರೆ ಯಾರದೋ ವಂತದವರು, ತನ್ನ ಮನೆಯಲ್ಲಿ ಬೆಳೆಯುವುದು, ಅವರಿಗಾಗಿ ತಾನು ಉಟ್ಟಿ-ತಿಂಡಿಗೆ ಖಿಚ್ ಮಾಡುವುದು ಒಬ್ಬತೆವಲ್ಲ ಅವನಿಗೆ!

ನೀಲಮ್ಮನ ತುಂಬಿದ ದೇಹ ಅವನಿಗೆ ಪಟಾಯಿಸಿತು. ಅವಳು ವಿಶ್ವಾಸ ತುಂಬಿದಳು. ಮಕ್ಕಳು ಅವನಿಗೆ ಭಾರವಾಗುವುದಿಲ್ಲ. ಅವಳೂ ದುಡಿದು ಸಂಪಾದಿಸಿ ಮಕ್ಕಳನ್ನು ಸಾಕುತ್ತಾಳೆ. ಮುದಿ ಅತ್ಯೇ-ಮಾವಂದಿರನ್ನು ಬಿಡಬಲ್ಲಳು, ತನ್ನ ಮಕ್ಕಳನ್ನಲ್ಲ. ಅವಳದೇ ರಕ್ತ-ಮಾಂಸ ಹಂಚಿಕೊಂಡು ಹುಟ್ಟಿದವರಲ್ಲವಾ?

ರಾಘವ ಆದರೂ ಅವಳನ್ನು ಅಡ್ಡಗಟ್ಟಿಪ್ಪುದನ್ನು ಬಿಡಲಿಲ್ಲ. ನೀಲಮ್ಮ ಸಿಕ್ಕಮೇಲೆ, ವೇಶ್ಯೇಯರಿಗಾಗಿ ಅವನು ವೆಚ್ಚ ಮಾಡುತ್ತಿದ್ದ ಅರ್ಥ ಗಳಿಕೆ ಉಳಿಯತೋಡಿತು. ರಾಘವನು ನೀಡುವ ಸುಖಿ ಒಂದೇ ಹಂತದಲ್ಲಿ ಅವಳ ಬುದ್ಧಿಯನ್ನು ಹೇಗೆ ತಿರುಗಿಸಿತೆಂದರೆ, ಅವಳು ತಾನು ಹೆತ್ತ ಮಕ್ಕಳ ಬಗೆಗೇ ಮಮತೆಯಿಲ್ಲದವಳಾದಳು. ಅವರನ್ನು ಬಿಟ್ಟಬಿಡುವವರೆಗಿನ ನಿರ್ಧಾರಕ್ಕೂ ಬಂದಳು. ಆದರೆ ಆಗಲೇ ನಡುವಿನ ಒಡತಿಯ ಗೆಳತಿ ಮತ್ತು ಅವರು ನೀಡುವ ಹೊಟ್ಟೆ ಭಕ್ತಿಯ ಪ್ರತೋಭನೆ ಅವಳಿಗೆ ಮುಖಾಮುಖಿಯಾಯಿತು.

ತು ಸೆಳಿತದಿಂದಾದ ದ್ವಂದ್ವ ನೀಲಮ್ಮಿಗೆ ಇಡೀ ರಾತ್ರಿ ಮಲಗಲು ಕೊಡಲಿಲ್ಲ. ಬೀಸುಗಲ್ಲಿನ ಎರಡೂ ಜಿತ್ತುಗಳು ಅವಳನ್ನು ಅರೆಯತೋಡಿದವು.

ಭೀ, ಏನಾಗಿದೆ ಅವಳಿಗೆ! ಒಂದು ಕಡೆ ಅವಳು ತನ್ನ ಮೊಲದ ಮರಿಯಂತಹ ಮುದ್ದು ಮಕ್ಕಳನ್ನು ಬಿಟ್ಟಬಿಡಲು ನಿರ್ಧರಿಸುತ್ತಿದ್ದಾಳೆ. ಇನ್ನೊಂದು ಕಡೆ ಮದ್ದದ ಒಡತಿಯ ಪ್ರತೋಭನೆಗಳಲ್ಲಿ ಸಿಕ್ಕ ಪತನದ ಪ್ರಪಾತಕ್ಕೆ ಕುಸಿದು ಬಿದ್ದುಹೋಗುತ್ತಿದ್ದಾಳೆ. ಬದುಕು ಅವಳನ್ನು ಎಲ್ಲಿಗೆ ಒಯ್ಯುತ್ತಿದೆ? ಕೇವಲ ದೇಹವನ್ನು ಮಾರಿ ಜೀವಿಸುವುದು ಮಾತ್ರವೇ ವೇಶ್ಯಾವೃತ್ತಿಯೇ? ಅವಳು ಈಗ ಮಾಡುತ್ತಿರುವ ಕೆಲಸಕ್ಕೆ ಯಾವ ಹೆಸರು ಹೊಡುವುದು? ಅವಳಿಗೆ ರಾಘವನ ಅವಶ್ಯಕತೆ ತುಂಬಾ ಇದೆ. ಆದರೆ ಮಕ್ಕಳ ಅವಶ್ಯಕತೆ ಅವಳ ಅವಶ್ಯಕತೆಗಿಂತ ಹೆಚ್ಚು ಮಹತ್ವದ್ದು ಮತ್ತು ವಿಕರಾಳವಾದದ್ದು. ಒಪ್ಪೇಣ.

ಇಲ್ಲ / ಆವಿಗೆ

ಹಣವಿಲ್ಲದಿದ್ದರೆ ಜೀವನ ರಸ್ತೆಯ ಮೇಲೆ ಬಿದ್ದಿರುವ ಹಡಬೆ ನಾಯಿಗಿಂತ ಕೆಳುವವರಿಲ್ಲದ್ದಾಗುತ್ತದೆ. ಹಣ ಗಳಿಸಬೇಕು ನಿಜ. ಆದರೆ ಹಣ ಗಳಿಸುವ ದಾರಿ ಯಾವುದಿರಬೇಕು-ಚಿಕ್ಕ ಪ್ರಶ್ನೆಯಿದು. ಅವಳು ಈಗ ಹೋಗುತ್ತಿರುವ ದಾರಿ-ಹಿಡಿದಿರುವ ದಾರಿ ಸುಲಭದ್ದು. ಆದರೆ ಆ ದಾರಿ ಕೊಟ್ಟಿದ್ದಾದರೂ ಏನನ್ನು? ಪ್ರತಿಕ್ಷಣವೂ ಸುಳ್ಳು ಮತ್ತು ಸಂಶಯದ್ದು ಹೊಲಸು ಜೀವನ. ಅವಳ ಮನಸ್ಸು ಮತ್ತು ದೇಹದ ಸಂಪನ್ಮೂಲನ್ನು-ನಿಷಿಂತೆಯನ್ನು ಕಸಿದುಕೊಂಡಿದೆ. ಅವಳು ಅನ್ವಯ ತಿಳಿ ಕುಡಿದು, ಮಕ್ಕಳಿಗೂ ಕುಡಿಸಿ. ಇಡೀ ಜಗತ್ತನ್ನು ಕಿರುಬೆರಳ ಮೇಲಿಟ್ಟು, ಸಾಫಿಮಾನದಿಂದ ಎದೆಯುಬ್ಬಿ ತಿರುಗುತ್ತಿದ್ದಳ್ಲ, ಅದು ನಡೆಯಲು ಸಾಧ್ಯವೇ? ತಮ್ಮ ವಿಕರ್ಮಾತ್ಮ ಪ್ರತ್ಯನನ್ನು ಕಳೆದುಕೊಳ್ಳುತ್ತಲೇ ಅವರ ಅತ್ಯೇ ಮಾವ ಅವಳನ್ನು ಮನೆಯಿಂದ ಹೊರಗೆ ತಳ್ಳಲಿಲ್ಲ. ಇವೆಲ್ಲ ಅವಳನ್ನು ರಾಕ್ಷಸಿ-ವಿಶಾಚಿ ಎಂದು ಸಿದ್ಧಮಾಡಲಿಲ್ಲವೇ? ತನ್ನ ಸುಖ-ಸಂಕೋಷಕ್ಕಾಗಿ ಮಾತ್ರ ಬದುಕವ ಸ್ವಾಧೀನಯಾಗಲೇ?

ಗಂಡನನ್ನು ಕಳೆದುಕೊಂಡು ಕಣ್ಣೀರಿನ ಧಾರೆಯನ್ನು ಹರಿಸುತ್ತಿರುವಾಗ, ಅತ್ಯೇ ಅವಳನ್ನು ಅಪ್ಪಿಕೊಂಡು ಬೆಂಬು ಸವರಿದ್ದಳು. ‘ರಾಮಪ್ಪನ ನ್ಯಾಯವನ್ನು ನೋಡು... ಎಂಥ ದೊಬಾಗ್ಗೆ! ಒಂದು ಆಸರೆಯನ್ನು ಕಸಿದುಕೊಂಡ ನಿನ್ನಿಂದ, ಆದರೆ ಇಬ್ಬಿಬ್ಬರು ಮಕ್ಕಳನ್ನು ಉಡಿಯಲ್ಲಿ ಹಾಕಿದ. ನಮ್ಮ ಪಾಲಿಗೆ ನೀನೇ ದೇವೇಂದ್ರ! ನಾವು ಸತ್ಯರೇ ನೀನೇ ವ್ಯವಸ್ಥೆ ಮಾಡಬೇಕು. ಯಾರ ಹೆಗಲು ಏರಬೇಕು, ಯಾವ ಶೃಂಗಾರದಲ್ಲಿ ಸುಡಬೇಕು...’

ಜಮಿಖಾನೆಯಿಂದ ಮೇಲೆದ್ದ ನೀಲಮ್ಮ ಕೊಡದಿಂದ ಒಂದು ಲೋಟ ನೀರು ಕುಡಿದಳು. ನೆಲದ ಮೇಲೆ ಉರುಳಿಕೊಂಡ ತನ್ನ ಎಳೆಯ ಮಕ್ಕಳ ತಲೆಯ ಮೇಲೆ ಕ್ಯಾರ್ಯಾಡಿಸಿದಳು. ಮುದಿ ಅತ್ಯೇ-ಮಾವಂದಿರನ್ನು ಕರುಣೆಯ ದೃಷ್ಟಿಯಿಂದ ನೋಡಿದಳು. ಅವರು ಅವಳ ಮುಖ ನೋಡಿಕೊಂಡು, ತರುಣ ಮಗನ ಮರಣದ ದುಃಖದಾಯಕ ಸುದ್ದಿಯನ್ನು ತಮ್ಮ ಗರ್ಭದ-ಶಾಸಕೋಶದ ರೋಗದಂತೆ ಸಂರಕ್ಷಿಸಿಕೊಂಡಿದ್ದರು.

ಅದೇ ರಾತ್ರಿ ನೀಲಮ್ಮ ನಿಶ್ಚಯ ಮಾಡಿದಳು-ಅವಳು ನಾಮಪಲ್ಲಿಯ ಸಂಬಂಧವನ್ನು ಕತ್ತರಿಸಿಕೊಳ್ಳಬೇಕು.

ನಡುವಿನ ಒಡತಿಯೋಡನೆಯೂ ಭೇಟಿಯಾಗುವುದಿಲ್ಲ. ಆಭರಣ ಮಾಡುವ ರಾಘವನನ್ನೂ ಕಾಣುವುದಿಲ್ಲ.

ನೆರೆಯ ಮುದ್ದಣ್ಣ ಮಾವನಿಗೆ ಜ್ಯಾಬಿಲಿ ಹಿಲ್ಸನಲ್ಲಿ ಕೆಲಸ ಕೊಡಿಸಲು ಹೋರಟಿದ್ದಾನೆ. ಹತ್ತು ಹನ್ನೆರಡು ದಿನಗಳಲ್ಲಿ, ಅಲ್ಲಿಗೆ ತಲುಪಿದ ಮೇಲೆ ಅವಳೂ ನೆರೆಹೋರೆಯ ಮನೆಗಳ ಒರೆಸುವುದು-ಪಾತ್ರೇ ತೋಳಿಯುವುದು ಕೆಲಸ ಮಡುಕಿಕೊಳ್ಳುತ್ತಾಕೆ.

ಅತ್ಯೇ-ಮಾವನೋಡನೆ ಅವಳು ಹೇಳಿದ್ದಾಳೆ- ನಾಮಪಲ್ಲಿಯಿಂದ ಯಾರಾದರೂ ಅವಳನ್ನು ಕೇಳುತ್ತ ಬಂದರೆ, ಸೂಸೆ ಮನೆಬಿಟ್ಟು ಅಪ್ಪನ ಮನೆಗೆ ಹೋಗಿಬಿಟ್ಟಿದ್ದಾಳೆ

ಅವಿಗೆ / ೫೬

ಎಂದು ಸ್ವಪ್ನವಾಗಿ ಹೇಳಿಬಿಡಲಿ. ಯಾವಾಗ ಹಿಂತಿರುಗುವಳೋ ಗೊತ್ತಿಲ್ಲ ಎಂದು ಹೇಳಲಿ.

ಅಕ್ಕಸ್ವಾತ್ ಅವಳನ್ನೇ ಎದುರಿಗೆ ಸಿಕ್ಕುವರು ಕೇಳಿದರೆ, ಏನು ಉತ್ತರ ಕೊಡುತ್ತಾಳೆ, ಯೋಚಿಸಿಕೊಂಡಿದ್ದಾಳು ಅವಳು?

ಅತ್ಯೇಯಾಗಲಿ ಮಾವನಾಗಲಿ, ಅಷ್ಟೇಂದು ದಂಡಿಯಾಗಿ ಸಂಬಳ ಬರುವ ನೌಕರಿಯನ್ನು ಯಾಕೆ ಬಿಡುತ್ತಿದ್ದೀರು ಎಂದು ತಿರುಗಿ ಕೇಳಲಿಲ್ಲ. ನಾಮಪಲ್ಲಿ ಜ್ಯಾಬಿಲಿ ಹಿಲ್ಸ್‌ನಿಂದ ದೂರವಿರುವುದು ನಿಜ. ಆದರೆ ಬಸ್‌ನಿಂದ ಬಂದು-ಹೋಗಿ ಮಾಡಲಾರದಪ್ಪು ದೂರದ್ದೇನಲ್ಲ!

ಸಂಜೆ ಐದೂವರೆಯ ಹೊತ್ತಿಗೆ ಸಂಜಯರ ಮೊಬಾಯಿಲ್ ಗಂಟೆ ಬಾರಿಸಿತು.

ಪೋನ್ ಸಂಚಯರೇ ಎತ್ತಿಕೊಂಡ.

“ನೀನು?” ಸ್ವರದಿಂದ ಅವರು ತುಂಬ ಬಿಜಿಯಾಗಿರುವುದು ಗೊತ್ತಾಗುತ್ತಿತ್ತು.

“ಒಳ್ಳೆಯದು ಎದು ನಿಮಿಷ ಬಿಟ್ಟು ನಾನೇ ನಿನಗೆ ಪೋನ್ ಮಾಡ್ಡೇನೆ. ಬಸ್, ಈಗಷ್ಟೇ ಆಫೀಸ್‌ಗೆ ಬರ್ತು ಇದೇನೆ” ಅವಳ ಪ್ರತಿಕ್ರಿಯೆಗಾಗಿ ಕಾಯದೆ ಅವರು ಪೋನ್ ಕಟ್ಟ ಮಾಡಿದರು.

ಅವರ ವ್ಯವಹಾರದಿಂದ ಸ್ವಲ್ಪ ಉಪೇಕ್ಷಿತಳಾದಂತೆ ಅನಿಸಿತು ಅವಳಿಗೆ. ಕೆಲವು ಜನ ಬಹುಶಃ ಅವರ ಎದುರು ಕುಳಿತಿರಬಹುದು. ಆಫೀಸು ಬಂದ್ರ ಆಗುವ ಸಮಯವಾಗಿದ್ದ ರೇನು? ಮಾಲಿಕರಾದವರಿಗೆ ಅವಶ್ಯಕ ಕೆಲಸಗಳು ಇದ್ದೇ ಇರುತ್ತವೆ— ಅವರು ಎಲ್ಲಿಯೇ ಇದ್ದರೂ, ಎಂದು ಯೋಚಿಸಿ ಮನಸ್ಸಿಗೆ ಸಮಾಧಾನ ತಂದುಕೊಳ್ಳುವ ಪ್ರಯತ್ನ ಮಾಡಿದಳು.

ಕೆಲಸಮಯದ ಹಿಂದೆ ಅವಳ ಆರೋಗ್ಯದ ಬಗ್ಗೆ ವಿಚಾರಿಸಲು ಅಮೋಲನ ಪೋನ್ ಬಂದಿತ್ತು. ಶನಿವಾರ ಸಂಚೆ ಅವಳು ನಾಟಕ ನೋಡಲು ಬಯಸುತ್ತಾಳೆಯೇ? ಕಾರಂತರ ‘ಮಾಲವಿಕಾಗ್ನಿಮಿತ್ರ’-ಎಂದೂ ಅವನು ಕೇಳಿದ. ಹೈದರಾಬಾದಿನಲ್ಲಿ ಬೀದಿನಾಟಕಗಳಲ್ಲಿ ಅವನು ಸೇರಿಕೊಂಡಿದ್ದ್ಯು ಅವನು ಕವಿಮಿತ್ರ ನಾಟಕಕಾರ ಉದಯಭಾನು ಜೋತೆ. ಅವಳಿಗೆ ಇಷ್ಟವಿದ್ದರೆ ಅವನು ಮೊದಲೇ ಟಿಕೆಟ್‌ನ ವ್ಯವಸ್ಥೆ ಮಾಡುತ್ತಾನೆ. ಕಾರಂತರದು ಇದು ಬಹಳ ಹಳೆಯ ನಾಟಕ. ಆದರೆ ಅವಳು ಬಹುಶಃ ನೋಡಿರಲ್ಪಿತ್ತಿಲ್ಲ. ಅವಳಿಗೆ ಈ ನಾಟಕ ತೋರಿಸಬೇಕೆಂಬ ಉದ್ದೇಶದಿಂದಲೇ ಅವನು ಎರಡನೆಯ ಬಾರಿ ಈ ನಾಟಕ ನೋಡ ಬಯಸಿದ್ದಾನೆ. ಕಲಕ್ತಾದಲ್ಲಿ ‘ನಂದೀಕಾರ’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಅವನು ಎರಡು ವರ್ಷಗಳ ಹಿಂದೆ ‘ಮಾಲವಿಕಾ ಗ್ನಿಮಿತ್ರ’ ನೋಡಿದ್ದಾನೆ. ಅಥವಾ ಬೇರೆ ಯಾವುದೋ ಉತ್ಸವದಲ್ಲೋ—ಅಂಶೂ ನೋಡಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಅಮೋಲನಿಗೆ ಹೈದರಾಬಾದ ಇಷ್ಟವಾಗಲು ತೋಡಿದೆ.

ಇಲ್ಲವಾದರೆ ಅವನು ಸಾಂಸ್ಕೃತಿಕ ವಾತಾವರಣ ಕಲಕ್ತೆಗಿಂತ ತುಂಬ ಕಡಿಮೆ ಇರುವುದು ಅವನ ಮನಸ್ಸನ್ನು ಮುದುಡಿಸಿತ್ತು. ಸಾಂಸ್ಕೃತಿಕ ಸಂಚಲನೆ-ಚಟುವಟಿಕೆಯ ದೃಷ್ಟಿಯಿಂದ ಹೈದರಾಬಾದ್ ಒಂದು ನವ್ಯಂಸಕ ನಗರ ಎಂದು ಅವನು ಅನೇಕ ಭಾರಿ ಕಟುವಾಗಿ ಟೀಕೆಸಿದ್ದು. ಏಶೇಷಣಾಗಿ ನಾಟಕಗಳ ಬಗ್ಗೆ, ಇಲ್ಲಿನ ಜನರು ನಾಟಕ ನೋಡೆ ಹೇಗೆ ಬದುಕುತ್ತಾರೆ ಎಂಬುದು ಅವನ ಅರಿವಿಗೇ ನಿಲುಕುತ್ತಿರಲಿಲ್ಲ. ನಾಟಕವೆಂದರೆ ಜಡವಾಗುತ್ತಿರುವ ವರ್ತಮಾನ ಸಾಮಾಜಿಕ ವಾತಾವರಣದಲ್ಲಿ ಹೊಸ ಚೈತನ್ಯವನ್ನು ತುಂಬುವ ಸಾಧನ ಎಂದು ಅವನಿಗೆನ್ನಿಸುತ್ತಿತ್ತು.

ಅವಳು ಮುಂಬಯಿಯಲ್ಲಿ ವಾಸ ಮಾಡುವವಳಾದರೂ ನಾಟಕದ ಸಂಪರ್ಕದಿಂದ ಕತ್ತರಿಸಿಕೊಂಡಿದ್ದಾಳೆ ಎಂಬುದನ್ನು ತಿಳಿದಾಗ ಅವನಿಗೆ ತೀವ್ರ ವಿಸ್ತಯವಾಯಿತು. ಅದರಲ್ಲೂ ಅವಳ ತಂದೆಯವರು ತ್ರೇಡ್ ಯೂನಿಯನ್‌ನ ಸಮಪರಿಜ್ಞಾ ಮನೋಭಾವದ ಕಾರ್ಯಕರ್ತರಾಗಿದ್ದರು ಎಂಬುದನ್ನು ಅರಿತ ಮೇಲಂತೂ ಇನ್ನಷ್ಟು ವಿಸ್ತೃಯ! ಕಾರ್ಮಿಕರೆ ಉನ್ನತಿಗಾಗಿ ಅವರು ತಮ್ಮ ಜೀವಮಾನವನ್ನೇ ಮುದಿಪಾಗಿಟ್ಟಿದ್ದರು. ತ್ರೇಡ್ ಯೂನಿಯನ್‌ನ ಉಕ್ಕಿನ ಪುರುಷ ಅಣ್ಣಾ ಸಾಹೇಬರಿಗೆ, ಅವಳ ತಂದೆಯವರು ಬಲಗ್ಯೇಯಾಗಿದ್ದರು ಎಂಬುದನ್ನು ಅವನು ಓದಿ ತಿಳಿದಿದ್ದಾನೆ. ಮುಂಬಯಿಗೆ ಹಿಂತಿರುಗಿದ ಮೇಲೆ ಆಕೆ ಅಭರಣಗಳ ಡಿಸ್ಪ್ಲೇನ್‌ರ್ ಅದರೂ ನಾಟಕವನ್ನು ನೋಡುವುದನ್ನು ಹಾಗೂ ನಾಟಕದ ಬಗ್ಗೆ ಚರ್ಚೆ ಸುವುದನ್ನು ಅವಳು ಬಿಡಬಾರದು. ಸಮಯವಿದ್ದರೆ ಒಳ್ಳೆಯ ಗುಂಪಿಗೆ ಸೇರಿ ಅವಳು ನಾಟಕದಲ್ಲಿ ಅಭಿನಯವನ್ನು ಮಾಡಲಿ. ನಾವು ಸಮಾಜ ಜೀವಿಗಳಾಗಿ ನಮ್ಮ ಪಾತ್ರ ಏನು ಎಂಬುದನ್ನು ಅರಿತು ನಿರ್ವಹಿಸುವಲ್ಲಿ ಎಂದೂ ಹಿಂದೆ ಬೀಳಬಾರದು. ನಮಗೆ ಬೇಕಾದ ರೀತಿಯ ಸಮಾಜವನ್ನು ಕಟ್ಟಲು ನಮ್ಮದೇ ಆದ ಜೊಡುಗೆ ಏನು ಎಂಬುದನ್ನು ಯೋಚಿಸಬೇಕು. ನಾವು ಯಾವ ಉದ್ದೇಶದಲ್ಲಿಯೇ ಇರಲಿ, ಯಾವ ಕೆಲಸವನ್ನೇ ಮಾಡಲಿ, ಜೊತೆಗೆ ನಾಟಕವನ್ನು ಮಾಡಲಿ.

ಬೀದಿ ನಾಟಕಗಳ ಜಾಗ್ರತ ಭೂಮಿಕೆಯನ್ನು ಕುರಿತು ಅಮೋಲನಿಗೆ ಭರವಸೆಯಿದೆ. ರಂಗಭೂಮಿಯಲ್ಲಿ ನಡೆಯುವ ನಾಟಕಗಳು ಸಾಮಾನ್ಯ ಜನರನ್ನು ತಲುಪಲು ಅನೇಕ ಶೋಡಷಗಳಿವೆ. ಬೀದಿ ನಾಟಕಗಳು ಸ್ವಯಂ ಸಾಮಾನ್ಯ ಜನರ ಬಳಿ ಬರುತ್ತದೆ. ನೇರವಾಗಿ ಅವರೊಡನೆ ಸಂವಾದ ಮಾಡುತ್ತದೆ. ಕಲಕ್ತೆಯಲ್ಲಿ ಅವನು ತನ್ನ ಓದಿನ ಜೊತೆಗೆ ಬೀದಿ ನಾಟಕಗಳ ಜೊತೆಗೆ ಸಂಪರ್ಕ ಇಟ್ಟಿಕೊಂಡಿದ್ದು. ಕೆಲಸ ಮಾಡಿದ, ಬಿಟ್ಟ, ಈಗ ಇಲ್ಲಿಂದ ಹಿಂತಿರುಗಿದ ನಂತರ ತನ್ನದೇ ಆದ ಒಂದು ಗುಂಪನ್ನು ಕಟ್ಟುವ ಬಯಕೆಯಿದೆ. ಅಭರಣಗಳ ಡಿಸ್ಪ್ಲೇನ್‌ಗೆ ಜೊತೆಗೇ, ಉದ್ದೇಶವಿಲ್ಲದೆ ಅವನು ಬದುಕಲಾರ.

ಅಮೋಲನಲ್ಲಿ ಎಮ್ಮೆಂದು ಉತ್ತಾಪವಿದೆ! ಅವನೊಡನೆ ಮಾತನಾಡುವಾಗ ಹಿತವೆನಿಸುತ್ತದೆ. ನಾಟಕ ನೋಡುವುದರ ವಿಷಯದಲ್ಲಿ ಅವಳು ‘ಆಗಲ್’ ಎಂದಿದ್ದಾಳೆ.

ಆವಿಗೆ / ೫೮೮

ಅವಳು, ಸಾದಿಯಾ, ಅಮೋಲ ಮೂವರೂ ಅವಳ ಗಾಡಿಯಲ್ಲಿ ಹೋಗುವುದಾಗಿ ನಿರ್ದಾರವಾಗಿದೆ.

‘ಆಗಲೀ’ ಎಂದು ಹೇಳುವಾಗ ಮನಸ್ಸು ತೊಗಾಡುತ್ತಿತ್ತು.

ಅದೇ ದಿನ ನಸಿರಂಗ್ ಹೋಗೆ ದಾವಿಲಾಗುವ ಪ್ರಸಂಗ ಬಂದರೆ? ಆದರೇನು? ಸ್ಕೃತಾ ಹೇಳಲಿಲ್ಲವಾ? ಗಂಟೆ-ಒಂದೂವರೆ ಗಂಟೆಯ ಕೆಲಸ ಅಪ್ಪೇ. ಕೆಲಸ ಮುಗಿಯುತ್ತೇ ಅವಳು ನಿಶ್ಚಿಂತವಾಗಿ ತರಬೇತಿ ಕೇಂದ್ರಕ್ಕೆ ಹೋಗಬಹುದು ಎಂದು ಸ್ಕೃತಾ ಹೇಳಿರಲಿಲ್ಲವಾ?

ಪೋನ್ ಗಂಟೆ ಬಾರಿಸಿತು.

ಜಿಗಿದುಹೋಗಿ ಅವಳು ಹಾಸಿಗೆಯ ಮೇಲಿಂದ ಪೋನ್ ಎತ್ತಿಕೊಂಡು ಬಂದಳು.

“ಓಹ್! ನಿನ್ನನ್ನು ನಾನು ಎಷ್ಟೊಂದು ನೆನಪು ಮಾಡಿಕೊಳ್ಳು ಇದ್ದೆ... ನಿನ್ನನ್ನು ನೋಡದೆ-ಮುಟ್ಟದೆ ವರ್ಷಗಳೇ ಆದವೇನೋ ಅನ್ನಿಸತ್ತೊಡಗಿದೆ! ಎಲ್ಲವನ್ನೂ ಬಿಟ್ಟು ನಿನ್ನ ಬಳಿ ಓಡಿಬರೋಣ ಎಂದು ಮನಸ್ಸು ಚಡಪಡಿಸುತ್ತಿದೆ! ವಿಚಿತ್ರ ಗೋಳಾಳೆಯಲ್ಲಿ ಸಿಲುಕಿಕೊಂಡಿದೇನೆ. ಇದೂ ಒಂದು ಜೀವನಾನಾ? ಇಡೀ ದಿನ ಒತ್ತುದದಲ್ಲಿ ಕಳೀತಾ ಇದೆ. ಹೇಳಿದೆನಲ್ಲ! ಸ್ವಲ್ಪ ಹೊತ್ತಿನ ಮೊದಲು ಆಫೀಸಿಗೆ ಬಂದೆ ಅಂತ. ಒಂದಿಭ್ರಂ ಬಂದು ಆಗಲೇ ಕುಳಿತ್ತಿದ್ದರು. ಅನವಶ್ಯಕ ಮಾತುಗಳು ಅವಶ್ಯಕವೆಂಬಂತೆ ನಡೀತಾ ಇದ್ದವು. ಬಿಡು... ನಿನ್ನ ವಿಷಯ ಹೇಳು.”

ಅವಳಿಗೆ ಚಿಂತೆಯಾಯಿತು. ಇಡೀ ದಿನ ಒತ್ತುದದಲ್ಲಿ ಇರುವಂತಹದು ಏನು ನಡೆದಿದೆ?

“ಬಿಡು ಅದನ್ನ...” ಅವರು ತಳ್ಳಿಹಾಕುವ ಪ್ರಯತ್ನ ಮಾಡಿದರು. “ಕೇಳಿದರೆ ನಿನ್ನ ಮನಸ್ಸು ಹಾಳಾಗುತ್ತದೆ. ಇಡೀ ದಿನದಲ್ಲಿ ಸಂತೋಷ ಕೊಡುವ ಒಂದು ಸಂಗತಿ ನಡೆಯಿತು. ಅದು ನಿನ್ನ ಪೋನ್ನಾನ್ನು!”

ಅವಳು ಮುಗುಳುನಕ್ಕಳು.

“ನಾನೇನೂ ಪೋನ್ ಇಡ್ಡು ಇಲ್ಲ... ಹೇಳಿ ಏನಾಯ್ತು?”

ಅವರು ಸ್ವಯಂ ಅಟ್ಟಹಾಸದ ನಗು ನಕ್ಕಿರು.

“ನಗ್ನೀಯಾ?... ಸೊನಗಾರರ ಹರತಾಳ ನೀನೆಂದಾದರೂ ಕೇಳಿದೀಯಾ?”

“ಕಾರ್ಮಿಕರಿಗೆ ಯಾವ ಜಾತಿಯೂ ಇರುವುದಿಲ್ಲ.”

ಸಂಜಯ ಒಮ್ಮೆಲ್ಲೇ ಉತ್ತೇಜಿತರಾದರು.

“ಇರ್ದೆ... ಜಗತ್ತಿನ ಕಾರ್ಮಿಕರೆಲ್ಲರ ಜಾತಿ ಒಂದೇ ಇರ್ತದೆ. ಹರಾಮಿಮೋರರಿಗೆ ಕಾರ್ಮಿಕರಾಗಿರೋದೇ ಒಂದು ಜಾತಿ!

“ಕುಶಲ ಕೆಲಸಗಾರರಲ್ಲಿಯೂ ಈಗ ಈ ಸಂಸಗ್ರಹ ಹೆಚ್ಚಿತ್ತದೆ ಸೋಂಕ ತಗುಲಿದೆ.”

ಖಲ್ಲ / ಆವಿಗೆ

“ಸಂಜಯ! ಒತ್ತಡದಲ್ಲಿರೋದು ಅಂದರೆ ಅಶಿಷ್ಟವಾಗೋದು ಅಂತ ಅಥವಾ?”

ಸಂಜಯರ ಅನಿರೀಕ್ಷಿತ ವ್ಯವಹಾರಗಳು ಅವಳಿಗೆ ತಪರಾಕಿಗೆ ಬಾರಿಸಿದ ಹಾಗೆ ಆಗಿತ್ತು.

ಸಂಜಯರಿಗೆ ನಾಚಿಕೆಯಾಯಿತು.

“ಸಾರಿ ನಮ್ಮೇ! ಚಿಂತೆ ಮತ್ತು ಉತ್ತೇಜನಗಳಲ್ಲಿ ನಾನು ಒಬ್ಬ ಕಾರ್ಮಿಕನೆ ಮಗಳಿಗೆ ಮಚ್ಚನಾಗಿದ್ದೇನೇ ಎಂಬುದನ್ನು ಮರೆತೇಬಿಟಿದ್ದೇ.”

“ಈ ಎಲ್ಲಾ ಜಂಜಾಟ ಈಗ ಬೇಡ ಬಿಡು, ಹೇಳು,ಆಗಿದ್ದಾದರೂ ಏನು?” ಮಾತು ಆಕಾರಣವಾಗಿ ಉದ್ದ್ವಾಗುವುದು ನಿಂತಿದ್ದು ಅವಳಿಗೆ ಸಮಾಧಾನ ತಂದಿತು.

“ಎಚ್. ಗೋಲ್ಡ್ ಆಂಡ್ ಕಂಪನಿಯೊಡನೆ ಮಾಡಿಕೊಂಡ ಕರಾರಿನ ತಾರೀಕು ತಲೆಯ ಮೇಲೆ ಬಂದು ಕುಂತಿದೆ. ಅವರು ಕೊಟ್ಟಿ ಆರ್ಕಾರನಲ್ಲಿ ಬಂದು ನಾಲ್ಕಾಂತ ಭಾಗ ಪೂರ್ವೆಸುವುದು ಹಾಗೇ ಬಾಕಿ ಇದೆ...”

ಅವಳು ಸಿಟ್ಟಾಗಿ ಸಮಯಕ್ಕಾಗಿ ಕಾಯ್ತೊಡಗಿದಳು.

“ಮಾರಿಶ್ ನ ಸರಾಫ್‌ರೋಂದಿಗೆ ಮಾಡಿಕೊಂಡ ಒಪ್ಪಂದದ ಕರೆಯೂ ಇದೇ ಆಗಿದೆ. ಫೆಚ್ಚಿತಿಯನ್ನು ಸಹಿಸಿಕೊಳ್ಳೋದೇ ಅಸಾಧ್ಯವಾಗ್ತು ಇದೆ. ಸತ್ಯಗ್ರಹಕ್ಕೆ ಕೂತು... ತುಟ್ಟಿಯ ಬಗ್ಗೆ ಕೂಗಾಟ ಶುರುಮಾಡಿದಾರೆ ಕುಶಲ ಕೆಲಸಗಾರರು. ಬೆಳಗಿನಿಂದ ಕಾರಣಾನೆಯ ಗೇಟಿನಲ್ಲಿ ನಿಂತು ನನಗೆ ಧಿಕ್ಕಾರ ಕೂಗ್ತಿದಾರೆ... ಅವರಿಗೆ ಗೊತ್ತಿದೆ, ನನನ್ನು ಒಪ್ಪಿಸೋದಕ್ಕೆ ಇದೇ ಸಮಯ ಅಂತ.”

“ನಿಮ್ಮ ಕೆಲಸಗಾರರು, ಅವರ ಸಂಕಷ್ಟಗಳನ್ನು ನಿಮ್ಮೆದುರು ಹೇಳಿಕೊಳ್ಳಿದೆ ಬೇರೆ ಯಾರಿಗೆ ಹೇಳಬೇಕು?”

“ಒಪ್ಪೇನೆ... ಆದರೆ ಬ್ಲ್ಯಾಕ್‌ಮೇಲಿಂಗ್ ಇದೆಯಲ್ಲ, ಆದರ ಬಗ್ಗೆ ನನಗೆ ತಿರಸ್ತಾರ ಇದೆ. ಕೆಲಸವನ್ನು ಮುಗಿಸಿದ ನಂತರವೂ ಬೇಡಿಕೆಗಳನ್ನು ಮಂಡಿಸಬಹುದಿತ್ತು. ಮೂರು ತಿಂಗಳು ಮೊದಲೇ ಮುಂಬಯಿ-ದಿಲ್ಲಿಯಿಂದ ತರಬೇತಾದ ಸುಮಾರು ಇಪ್ಪತ್ತೆಂದು ಹುಡುಗರನ್ನು ಸೇರಿಸಿಕೊಳ್ಳಲಾಗಿದೆ-ಎರಡು ಕಾರಣಗಳಿಂದಾಗಿ. ಕೆಲಸದ ಭಾರ ಹೆಚ್ಚಿದೆ. ಎರಡನೆಯದಾಗಿ ಹಳೆಯ ಕೆಲಸಗಾರರು ಹೊಸ ಯಂತ್ರಗಳ ಮೇಲೆ ಕೆಲಸ ಮಾಡಲಾರರು. ನಾವು ಅವರನ್ನು ತೆಗೆದೇನೂ ಹಾಕ್ತು ಇಲ್ಲವಲ್ಲ. ಕಂಪನಿಯ ಮೇಲೆ ಒಮ್ಮೆಲೇ ಖಚಿನ ಭಾರ ಹೆಚ್ಚಾಗಿದೆ. ಮತ್ತೆ ಈಗಲೂ ಕೂಡ... ಆದಾಯದ ಕಾರಣ ಅಪ್ಪೇ ಕ್ಯಾಗೆ ಸಿಕ್ಕಿದೆಯೇ ಏನಾ ಆದಾಯವಿನಲ್ಲಿ ಸಿಕ್ಕಿಲ್ಲವಲ್ಲ...”

ಅಸಂತೋಷ ಮತ್ತಪ್ಪ ಹೆಚ್ಚಿತು-“ದೇಶವಿರಲಿ, ವಿದೇಶವಿರಲಿ, ಮಾರ್ಕೆಟ್ ಎಲ್ಲಾ ಕಡೆ ಬಂದೇ. ಕೆಲಸ ಮಾಡಿ ಕೂಡು. ಹಣ ತಗೋ. ಎಲ್ಲಾ ನಾಶ ಮಾಡಲು ಹೊರಟಿದ್ದಾರೆ ಸೊಳಿಸುವರು...”

ಅವಳಿಗೆ ತಡೆಯಲು ಸಾಧ್ಯವಾಗಲಿಲ್ಲ.

“ನೋಡಿ, ಮಾತುಕರೆಯಿಂದ ಬಗೆಹರಿಯಲಾರದ ಸಮಸ್ಯೆ ಯಾವುದೂ ಇಲ್ಲ. ಕೆಲಸಗಾರರಿಗೂ ಗೌರವ ಕೊಡಬೇಕು. ಅವರು ಬರೇ ಕೆಲಸಗಾರರಲ್ಲ. ಆಭರಣ ಕಲೆಯ ಸಂರಕ್ಷಕರು-ಸಂವಾಹಕರೂ ಹೌದು. ಬೇರೆ ಮಾನದಂಡಗಳಲ್ಲಿ ಅನ್ಯರಿಗಿಂತ ಬೇರೆ.”

ಸಂಜಯ ಸ್ವಲ್ಪ ಶಾಂತರಾದರು.

“ಸರಿಯಾಗಿ ಹೇಳಿದೀರೆಯ... ವಾಸ್ತವವಾಗಿ ಸಮಸ್ಯೆಗಳು ನಾಲ್ಕು ಕಡೆಗಳಿಂದ ಮುತ್ತಿಗೆ ಹಾಕಿವೆ... ಸುಖಿಂದಿಯ ಸಂಶಯ ಏನು ಅಂದರೆ ಹಳೆಯ ಕೆಲಸಗಾರರನ್ನೆಲ್ಲ ಮೇಡಂ ತೆಗೆದು ಹಾಕಿದಾರೆ...”

ಅವಳು ಬೆಳ್ಳಿಬಿದ್ದಳು.

“ಸುಖಿಂದಿ?...”

ನಗು ಉತ್ತಿತು. ತನ್ನ ಗಲ್ಲಿ ಗಲ್ಲಿಗಳಲ್ಲಿ ಅಲೆದಾಡಿತು-ಮರಳಿತು.

“ಕಂಪನಿಯ ಜನಸಂಪರ್ಕ ಅಧಿಕಾರೀನೇ ಅವಳು! ಮತ್ತೆ ಅವಳು ಅಮೋಲ ಹಾಗೇನಲ್ಲ! ಅವಳ ನೋಕರಿಯ ಜವಾಬ್ದಾರಿಯಷ್ಟೇ, ನನ್ನ ಕಾಳಜಿಯನ್ನೂ ಹಿಂಸುತ್ತಾಳೆ.”

“ಸಮಜಾಯಿಷಿ ಯಾಕೆ ಹೊಡ್ಡು ಇದೀರಿ...?”

“ನೀನು ಕೇಳಿದ ರೀತಿಯಿಂದ... ನನ್ನ ಶ್ವಾಸವೇ ಕಟ್ಟಿಹೊಗಿತ್ತು...”

“ಈವರೆಗೆ ನೀವು ನಿರ್ಮಲಾ ಮೇಡಂಗೆ ಹೆದರಿದ್ದೀರಿ.... ಈಗ...”

ಅವಳ ಮಾತನ್ನು ಕತ್ತರಿಸಿದರು ಅವರು.

“ನಿರ್ಮಲಾ ಬಗ್ಗೆ ನನಗೆ ತಿರಸ್ಯಾರ ಇದೆ! ಹೆದರುವ ಪ್ರಶ್ನೆಯೇ ಇಲ್ಲ. ನಿನಗೆ ನಾನು ಹೆದರ್ತೇನೆ. ಯಾಕೇಂದ್ರೆ ನಾನು ನಿನ್ನನ್ನು ತ್ರೀತಿಸ್ತೇನೆ... ನಿನಗೆ ಯಾವುದೇ ರೀತಿಯ ತೊಂದರೆಯಾಗುವುದನ್ನೂ ನಾನು ಬಯಸೋದಿಲ್ಲ.”

“ತ್ರೀತಿ ಮತ್ತು ಹೆದರಿಕೆ....?”

“ಅದಕ್ಕೆ ಬಹುಶಃ ಹೆದರಿಕೆ ಅಂತ ಕರೆಯೋದಿಲ್ಲ... ಬಹುಶಃ ಕಾಳಜಿ ಅಂತ ಕರಿತಾರೋ ಅಥವಾ...” ಅವಳು ಸುಖಿಂದಿಯ ಸಂದೇಹದ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿದಳು.

“ನಿರ್ಮಲಾಜಿಯವರು ಕಾರ್ಮಿಕರಿಗೆ ಘಾತ ಮಾಡಿದ್ದಾರೆ ಎಂದು ಸುಖಿಂದಿಗೆ ಯಾಕೆ ಅನ್ನಿಸಿತು?”

“ಸುಖಿಂದಿಗೆ ಮಾತ್ರವಲ್ಲ, ನಿವಿಲೋಗೂ ಅದೇ ಅನಿಸ್ತಾ ಇದೆ. ನನ್ನ ಸಫಲತೆಯಿಂದ ಸಿಟ್ಟಾಗಿ ಕೂತಿದ್ದಾಳೆ. ಜೀರ್ಣ ಆಗ್ನಾ ಇಲ್ಲ. ಕಾರಖಾನೆಗೆ ಬಂದಾಗಲೆಲ್ಲ ಏನಾದರೂ ತಂಟಿ ಇಲ್ಲದೆ ಹೋಗೋದೇ ಇಲ್ಲ. ವೃದ್ಧ ಕೆಲಸಗಾರರ ಜೊತೆ ಅವಳ ಸಂಬಂಧ ಗಾಢವಾಗಿದೆ. ಅವಳ ದರ್ಶಕ ವ್ಯವಹಾರದ ಆಚಿಗೂ, ಅವರು ಅವಳನ್ನು ಗುಜರಾತಿನ ಸಂಪ್ರದಾಯನಿಷ್ಟಳು ಅಂದುಕೊಂಡಿದಾರೆ. ಕಾರಖಾನೆಯಲ್ಲಿ ಅವಳದೇ ಕ್ಯಾಬಿನ್

ಇಲ್ಲ / ಆವಿಗೆ

ಶುರುವಾಗಿದೆ. ನನ್ನ ಹೆಂಡತಿ ಅವಳು. ಅವಳು ಪ್ರವೇಶಿಸಿದರೆ ತಡೆಯೋರು ಯಾರೂ ಇಲ್ಲ. ಕುಲದ ಪ್ರತಿಷ್ಠೆ ಇದು! ಖಾಸಗಿ ಜಗತ್ವವನ್ನು ನಾವು ರಸ್ತೆಯ ಮೇಲೆ ಆಡಬಾರದು. ಒಂದು ವಾರದ ಹಿಂದೆ ಯಜಮಾನಿತಿ ಕಾರಣಾನೆಗೆ ಆಗಮಿಸಿದ್ದಳು... ಅದರ ಪರಿಣಾಮ ಈಗ ಎದುರಿಗೆ ಇರೋದು. ಇಂದು ಬೆಳಗಿನಿಂದ ಹರತಾಳ ಶುರು....”

“ಅಂದಮೇಲೆ ಯಾರಿಂದ ಹಾನಿಯಾಗಿದೆಯೋ, ಅವರನ್ನೇ ಮಧ್ಯಸ್ಥಗಾರರನ್ನಾಗಿ ಮುಂದೆ ಮಾಡಬಿಡಿ.”

“ರ್ಯೇಟ್... ನಿಮ್ಮಲಾಳದ್ದು ಅದೇ ವಿಚಾರ ಇದೆ! ಅದನ್ನೆ ಮಾಡಿದೇನೆ ನಾನು. ನಾಳಿನ ಮೀಟಿಂಗ್‌ನಲ್ಲಿ ಮೇಡಂ ಬಂದು ಕುಳಿತುಕೊಳ್ಳು ಇದಾರೆ...”

“ನೀವೂ ಈಗಷ್ಟೇ ಒಂದು ಮಾತು ಹೇಳಿದಿರಿ... ಕುಲದ ಪ್ರತಿಷ್ಠೆಯ ಪ್ರಶ್ನೆ ಇದೆ... ಡ್ಯೂಪ್ಲೋಸ್‌ ಕೊಡ್ಡಾರೆ... ಆಗ ನಿಮ್ಮಲ್ಲಿನ ತಕರಾರನ್ನು ರಸ್ತೆಗೆ ಬರೋದರಿಂದ ಹೇಗೆ ಬಚಾವು ಮಾಡಿರಿ...?”

ಅವರು ನಗುತ್ತ ಅದನ್ನು ತೆಗ್ಗಿಹಾಕಿದರು.

“ವಿನಾದರೂ ಒಂದು ದಾರಿ ಅದಕ್ಕೂ ಇದ್ದೀತು. ಬಿಡು ಅದನ್ನು... ಹೇಳು... ನೀನು ಪೋನ್ ಮಾಡಿದ್ದು ಯಾಕೆ?”

ದೀರ್ಘ ನಿಶ್ಚಯ ಬಿಟ್ಟು ಅವಳು ತನ್ನನ್ನು ನಿಯಂತ್ರಿಸಿಕೊಂಡಳು. ನಿರುಪಾಯಿಳಾಗಿದ್ದ ಅವಳು ಏನು ಮಾಡಲು ಸಾಧ್ಯವಿಲ್ಲ! ಸಮಸ್ಯೆಗಳಿಂದ ಸುತ್ತುವರಿದ ಸಂಜಯರನ್ನು ಸಮಸ್ಯೆಯಿಂದ ಬಚಾವು ಮಾಡುವುದಾದರೂ ಹೇಗೆ?

ಅವಳ ಮೌನ ಅವರನ್ನು ಚಿಂತಿಗೆ ದೂಡಿತು.

“ಯಾಕೆ ಮೌನವಾದೆ... ಆರೋಗ್ಯ ಚೆನ್ನಾಗಿದೆಯಲ್ಲವಾ?...” ಅಂತೂ ಒಂದು ತುದಿ ಸಿಕ್ಕಿತು. ಗೊಂದಲ ದೂರವಾಯಿತು.

“ಆರೋಗ್ಯವೇ ಚೆನ್ನಾಗಿಲ್ಲ!”

“ಯಾಕೆ? ಏನಾಯ್ತು?” ಚಿಂತೆಯಿಂದ ಅಧಿಕಾರಾದರು.

“ಸಂಜಯ, ನಾನು ಗಭ್ರವತಿಯಾಗಿದ್ದೇನೇ...”

“ಏನು?” ಸಂಜಯರ ಸ್ವರದಲ್ಲಿ ಒಮ್ಮೆಲೇ ಸಂಜೀಗೂಡಿಗೆ ಮರಳುವ ಸಾವಿರಾರು ಹಕ್ಕಿಗಳ ಕಲರವದ ಚಿಲಿಪಿಲಿ ಕೇಳಿಸಿದಂತಾಯಿತು. “ನೀನು ನಿಜ ಹೇಳಿದಿಯಾ ನಮಿ! ನೀನು ಗಭ್ರಣಿ ಆಗಿದೇಯಾ ಅಂತ ಹೇಗೆ ಹೇಳಿದಿಯ? ಯಾವುದಾದರೂ ಪ್ರಸೂತಿ ತಜ್ಞರಿಗೆ ತೋರಿಸಿದ್ದೀಯಾ? ನೋಡು, ಡಾಕ್ಟರಿಗೆ ತೋರಿಸದಿದ್ದರೆ ತಕ್ಷಣ ಹೋಗಿ ತೋರಿಸು. ನಾಳೆ ಬೆಳಗೇನೆ. ಅಥವಾ... ಈಗ ಸಂಜೀನೇ ತೋರಿಸಿದ್ದೀಯಾ! ಹತ್ತಿರದಲ್ಲೇ ಹತ್ತಾರು ನಸಿಂಗ್ ಹೋಂ ಇರಬಹುದು. ನನಗೆ ರಾತ್ರಿಯೇ ಪೋನ್ ಮಾಡಿ ಹೋಗು ನಿಷಿಂಗ್ ಹೋಂ ಇರಬಹುದು. ನನಗೆ ರಾತ್ರಿಯೇ ಪೋನ್ ಮಾಡಿದಾರಾ ಇಲ್ಲವಾ ಅಂತ... ಇಲವ್ ಯೂ ನಮೀ, ಇಲವ್ ಯೂ.... ಯಾವುದನ್ನು ಕೇಳಲಿಕ್ಕೆ ನನ್ನ

ఆవిగే / ఆలజి

కివిగళు కాతరిసుత్తిద్దపోఇ, అదన్న మదువేయాద హదిమూరు వషట్కగళ అనంతర కేళ్తుదేనే.” సంజయయర స్వర హషాంతిరేకదింద తుంబి తులుకుత్తిత్తు.

అవళిగే భ్రమే ఆగలిల్ల. స్ఫ్టు మట్టిగిన అళు అవరిగే తడేయన్నంటు మాడితు.

సంతోషద ఉచ్చు కెడిమేయాగుత్తేలే అవరు పోనోనల్లియే అవళిగే హత్తారు బారి బుంబిసిదరు. మనస్సు-పూణిదింద నూరాయబారి ధన్యవాద హేళిదరు. కృతజ్ఞతేయన్న జ్ఞానిసిదరు. విష్టలతేయింద ద్రవిసి సంకోచగొండరు. అవర పితృత్పద సువిద అలోకిక క్షోగిలన్న ఆ దట్ట అంధకారదల్లి హేగే ముళుగిసువుదు? యారిగాదరూ కోడోము కథించే-కసిదుకోళ్తోదు కచిమె కష్టదాయక అల్ల.

హేళలేబేకు-అవళేను యోచిస్తిదాళే, అవళేను బయసుత్తిదాళే ఎంబుదన్న. ముళ్తిడలు హేగే సాధ్య?

“నసింగా హోంగె హోగి బందిదేనే. సోనోగ్రఫి ఆగిదే. గభ్య ఇదే. ఐదసేయ తింగళు ప్రారంభ ఆగలిక్కిదే... ఆదరే...”

“ఆదరేను?”

“ననగే నన్న ఓదు ముగిసబేకాగిదే సంజయ! సిద్ధాధ్య మేహతార అనేక ప్రస్తుతపగళన్న నాను అల్లగళేదద్దు నన్న ఓదు ముందువరిసబేందే... మగువన్న సాకలు కూతుకోండరే నాను ఓదలు సాధ్యవాగదు.”

“నీనేను హేళ్తా ఇదియా? శాపగ్రస్త వ్యక్తియోబ్బనింద శాపముత్తియ అవకాశవన్న కసిదుకోళ్బయసుత్తీయా నీను?”

సంజయన స్వర ఉత్సేజితవాయితు. సంయమ తందుకోళ్వ ప్రయత్న విష్టలవాయితు.

“ఇల్ల సంజయ, ఇల్ల. ఆదరే నాను ఆ సౌభాగ్యవన్న ముందిన వషట్కవూ నన్నదాగిసికోళ్బల్ల. నిమ్మ మగువిన తాయియాగువుదు నిమగే మాత్రమే సౌభాగ్యవల్ల, ననగూ కూడ. ఆదరే ఓదన్న ముందువరిసువుదు నన్న మోదల గురి. నాను స్వావలంబియాగబయసుత్తేనే. సామధ్యవన్న పదేయదే నాను నన్న కాల మేలే నిల్లులు హేగే సాధ్య?”

“ఈగ నీనేనాగిదీయ?”

“యారమో అనుకంపన ప్రతిఫల! నాను ఆ అనుకంపవన్న అపమానిత గోళసబయసువుదిల్ల. ఆదరే నిరేశేయన్న గురియవరేగే తలుపిసబయసుత్తేనే. ఇల్లవాదరే మత్తేందూ అంజనావాస్మాని యావుదే ఆవ్యక్తేయముళ్వర బగే

ಇಲ್ಲ / ಆವಿಗೆ

ವಿಶ್ವಾಸ ತಾಳಲಾರರು...”

“ಬರಿಯ ಭಾವಕತೆ ತುಂಬಿದ ಮಾತುಗಳನ್ನಾಡಬೇಡ. ಡಿಗ್ರಿಯ ಉರುಗೋಲಿನ ಅವಶ್ಯಕತೆ ನಿನಗೆ ಏನಿದೆ? ನೀನು ಮೂರು ಮೂರು ಕಂಪನಿಗಳ ಒಡತಿಯಾಗ್ರೀಯಾ. ನೂರಾರು ಜನರನ್ನು ಅವರ ಕಾಲುಗಳ ಮೇಲೆ ನಿಲ್ಲುವ ಹಾಗೆ ನೀನು ಮಾಡಬಲ್ಲೇ. ನಿನ್ನ ಕಾಲ ಅಡಿಗೆ ಎಂಥ ಗಟ್ಟಿಯಾದ ಆಧಾರವಿರುತ್ತದೆ ಯೋಚಿಸಿದ್ದೀರು? ಯಾಕೆ ಚಿಂತೆ ಮಾಡ್ದೀರು? ನೀನೆಷ್ಟು ಸಮರ್ಥಕಳಿಂಬುದನ್ನು ನನಗೆ ಕೇಳು! ನೀನೆನು ಕೊಡ್ಡು ಇದೀಯಲ್ಲ. ಆ ಸಾಮರ್ಥ್ಯದ ಮುಂದೆ ದೊಡ್ಡ ದೊಡ್ಡ ಡಿಗ್ರಿಧಾರಿಗಳೂ ಶೂನ್ಯ. ನಿನ್ನ ಈ ಅಧ್ಯಾತ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದು. ಕಾಲದ ಮೇಲೆ ಭರವಸೆಯಿದು. ನನಗೆ ನಿನ್ನ ಮೇಲಿದೆ!”

ಅವರು ತರ್ಕದ ಮೇಲೆ ತರ್ಕವನ್ನು ಮುಂದಿಟ್ಟರು.

“ಒಂದು ಮಾತು ಹೇಳು, ನಿನ್ನ ಕುಟುಂಬದವರು ನಿನ್ನ ಜೊತೆಗೆ ಇರಲಿ, ಇಲ್ಲದಿರಲಿ, ಅವರ ಹೊಣೆಗಾರಿಕೆಯನ್ನಲ್ಲ ಹೊರಬಲ್ಲ ಸಾಮರ್ಥ್ಯವಂತಳಾಗಿರಬೇಕು ಎಂದು ತಾನೆ ನೀನು ಸ್ವಾವಲಂಬಿಯಾಗಬಯಸುವುದು? ಅದು ನೀನು ಈಗಲೂ ಆಗಿದ್ದೀರು. ನೀನು ಇಲ್ಲಿದ್ದೀರು, ಆದರೆ ನಿನ್ನ ಸಂಬಳ ಅಲ್ಲಿ ಅವರಿಗೆ ದೊರೆಯುತ್ತಿದೆ. ಮತ್ತು ನಾವು ಈ ವಿಪಯದ ಬಗ್ಗೆ ಈ ಮೊದಲೇ ಚಚೆ ಮಾಡಿದ್ದೇವೆ. ನಿನ್ನ ಸ್ವಂತದ ಪ್ರಶ್ನೆ ಉಳಿಯಿತು ಎಂದಿಟ್ಟುಕೊ. ನಿನಗೆ ಯಾವ ವಸ್ತುವಿನ ಕೊರತೆಯಿದೆ? ಯಾವ ಬಗೆಯ ಸುಖಿ-ಸೌಲಭ್ಯಗಳು ನಿನಗೆ ದೊರೆಯುತ್ತಿಲ್ಲ? ಯಾವುದನ್ನು ನೀನು ಪಡೆಯಲಾರೆ?

ಅವಳು ಬಯಸಿದರೂ ಮಾತನಾಡಲಾಗಲಿಲ್ಲ.

“ಓದುವುದನ್ನು ಯಾರು ಬೇಡ ಅಂದರು ನಿನಗೆ! ಮಗು ಜನಿಸಿದ ಮೇಲೆ ಓದು ಮುಂದುವರಿಸಬಹುದಲ್ಲ! ಹಾಗೆ ಮಾಡಬಾರದೆಂದು ಯಾವುದಾದರೂ ಪ್ರಸ್ತುತದಲ್ಲಿ ಬರೆದಿದೆಯೇ?”

ಕೊನೆಗೂ ಮೌನವನ್ನು ಒಡೆಯಲೇಬೇಕಾಯಿತು ಅವಳಿಗೆ.

“ಅಪ್ಪಾಚಿಯ ಕಾಯಿಲೆಯಿಂದ ಅರ್ಥಕ್ಕೆ ನಿಂತ ಓದು ಇನ್ನೂ ಪೂರ್ಣವಾಗಲು ಸಾಧ್ಯವಾಗಲೇ ಇಲ್ಲ. ಮತ್ತು ನಾನು ಪಡೆದಿರುವ ಸುಖಿ ಸೌಲಭ್ಯಗಳು ನಾನು ಆಚೆಸಿದವಲ್ಲ. ತನ್ನದನ್ನು ತಾನೇ ಗಳಿಸುವ, ಆ ಮೂಲಕ ಆತ್ಮ ನಿಭರವಾಗುವ ತನ್ನದೇ ಸುಖವೋಂದಿರುತ್ತದೆ. ಸಂಜಯ! ಅದರಲ್ಲಿ ತೈತ್ತಿಯಿರುತ್ತದೆ. ತನ್ನ ಕೇಳಿಗೆ ತಾನೇ ಪಡೆದ ನೆಲದ ಶಕ್ತಿ ಇರುತ್ತದೆ. ಯಾರಾದರೂ ಕಸಿದುಕೊಳ್ಳುವ ಭಯದಿಂದ ಮುಕ್ತವಾಗಿರುತ್ತದೆ. ಯಾವ ದಿನ ನಿಮಿಂದ ನನಗೆ ಹತ್ತು ಸಾವಿರ ರೂಪಾಯಿಗಳ ಗಳಿಕೆ ಸಿಕ್ಕಿತೋ... ಆ ಹತ್ತು ಸಾವಿರದಲ್ಲಿ ಎಷ್ಟೂಂದು ಯೋಜನೆಗಳು ತಯಾರಾದವು... ಆ ರಕಮಿನಿಂದ ನಾವು ನಮ್ಮ ಎಷ್ಟೂಂದು ಕೊರತೆಗಳನ್ನು ತುಂಬಿಕೊಳ್ಳಬಯಸಿದೆವು...

ಯಾಕೆಂದರೆ ಅದು ನಮ್ಮ ಶ್ರಮದ ಗಳಿಕೆಯಾಗಿತ್ತು...

“ಮತ್ತೆ... ಮದುವೆಯಾಗದ ಅಕ್ರಮ ಸಂತಾನವನ್ನು ಪಡೆದು ಕಪಟ ಕ್ಷಾಂತಿಯಲ್ಲಿ ಬದುಕ ಬಯಸುವಷ್ಟು ನಾನು ಆಧುನಿಕಜ್ಞ ಅಲ್ಲ. ನನಗೆ ಸಂತಾನವೆನ್ನುವುದು ಸಾಮಾಜಿಕ ಜವಾಬ್ದಾರಿ. ತಾನು ಹುಟ್ಟಲು ಬಯಸದ ರೀತಿಯಲ್ಲಿ ನಾನು ಅವನನ್ನು ಯಾಕೆ ಹುಟ್ಟಿಸಿದೆ ಎಂದು ನಾಳೆ ನನ್ನ ಮಗು ನನಗೆ ಬೆರಳು ತೋರಿಸಲು ಸಾಧ್ಯವಾಗಬಾರದಲ್ಲ!”

ವಿಚಲಿತ ಸಂಜಯ ಉಗ್ರಾದರು.

“ಆ ಮಗು ನನ್ನದಾಗುತ್ತದೆ. ಅದರ ಹಣೆಯ ಮೇಲೆ ಅಕ್ರಮದ ಲಾಂಘನವನ್ನು ಹಚ್ಚುಗೊಡುತ್ತೇನೆಯೇ ನಾನು? ಹುಟ್ಟತೇ ನಾನು ಅದನ್ನು ಕಾನೂನು ರೀತ್ಯಾ ದತ್ತು ತೆಗೆದುಕೊಳ್ಳುತ್ತೇನೆ. ತನ್ನ ತಂದೆಯ ಆಸರೆಯಲ್ಲಿ ಅದು ಬೆಳೆಯುತ್ತದೆ.”

ಅವಳು ತೀಕ್ಷ್ಣವಾದ ನೋಟ ಬೀರಿದಳು.

“ದತ್ತು ತೆಗೆದುಕೊಳ್ಳುವುದಾ! ಅರಿವಿಲ್ಲದೆಯೇ ನೀವು ಸತ್ಯವನ್ನು ಪ್ರಕಟಿಸಿದ್ದೀರಿ! ಅಂದರೆ ನನ್ನೂಡನೆ ಮದುವೆಯಾಗುವ ಅಭಿಲಾಷೆ ಇಲ್ಲವಾ? ಮುಗಿಯಿತಾ?”

ಸಂಜಯ ಶಾಂತರಾದರು. ಅವಳಿಗೆ ಸಮಜಾಯಿಷಿ ನೀಡುವ ರೀತಿಯಲ್ಲಿ ಹೇಳಿದರು-

“ನಮೀ, ತಪ್ಪು ಹಾದಿ ಹಿಡಿಯಬೇಡ. ನಿನಗೂ ಗೊತ್ತು ನಿರ್ಮಲಾಳಿಂದ ನಾನು ಕಾನೂನು ರೀತ್ಯಾ ಮುಕ್ತನಾಗುವವರೆಗೆ ನಿನ್ನೂಡನೆ ವಿವಾಹವಾಗುವುದು ಸಾಧ್ಯವಾಗು. ಹಾಂ, ನಿನ್ನ ಸಮೃತಿ ಪಡೆದು ಕಾನೂನು ರೀತ್ಯಾ ಮಗುವನ್ನು ದತ್ತಕ ತೆಗೆದುಕೊಳ್ಳಲು ತೊಂದರೆಯೇನೂ ಇಲ್ಲ.”

“ಇನ್ನೂ ಒಂದು ವಿಷಯ ನಿನಗೆ ಗೊತ್ತಿದೆ. ಕೇವಲ ಮಗುವನ್ನು ದತ್ತಕ ತೆಗೆದುಕೊಳ್ಳುವುದಷ್ಟೇ ಉದ್ದೇಶವಾಗಿದ್ದರೆ ಈಗಾಗಲೇ ಈಶಾಳನ್ನು ದತ್ತು ತೆಗೆದುಕೊಂಡಾಗಿರು ತೀತ್ತು. ನನಗೆ ನನ್ನ ಮಗು ಬೇಕು... ನನ್ನ ಸ್ವಂತ ರಕ್ತದ್ವಂಡು... ಅದನ್ನು ನಾನು ಇಪ್ಪಪಡುವಲ್ಲಿ.”

“ಫ್ಲೀಜ್ ನಮೀ! ಸಾಮಾನ್ಯ ಹೆಂಗಸಿನಂತೆ ವ್ಯವಹಾರ ಮಾಡಬೇಡ....”

“ಮದುವೆ ಅಂದರೆ ಸಪ್ತಪದಿ ತುಳಿಯೋದು ಮಾತ್ರಾನಾ? ಸಪ್ತಪದಿ ಅರ್ಮ್ಮಾಂದು ಮಹತ್ವಪೂರ್ಣವಾಗಿದ್ದರೆ, ನನ್ನ ಮತ್ತು ನಿರ್ಮಲಾಳ ಮಧ್ಯ ಪರಸ್ಪರ ತಿಳಿವಳಿಕೆಯ ಅಭಾವ ಇರುತ್ತಿತ್ತಾ? ನನ್ನ ದೃಷ್ಟಿಯಲ್ಲಿ ಪರಸ್ಪರ ತಿಳಿವಳಿಕೆಯೇ ಪ್ರದಕ್ಷಿಣೆಯ ಸಪ್ತಪದಿಯಾಗಿವೆ. ಇನ್ನೂ ಉಳಿದದ್ದು ಕಾನೂನು ರೀತ್ಯಾ ಸಂರಕ್ಷಣೆಯದು. ಅವಳ ಪ್ರೇಳುತ್ತನ ನಿನಗಿಂತ ಹೆಚ್ಚಿಗೆ ಬೇರೆ ಯಾರಿಗೆ ತಾನೆ ಗೊತ್ತಿದೆ?”

“ಕಾನೂನು ರೀತ್ಯಾ ನಾನು ನಿರ್ಮಲಾಳ ಪತಿ! ಅದರೆ ನಿನ್ನೂಡನೆ ನನ್ನ ಸಂಬಂಧವಿದೆ. ಅವಳೂಡನೆ ಅಲ್ಲ. ಪತ್ತಿಯ ಯಾವ ಅಧಿಕಾರವನ್ನು ಅವಳು

ಜಲ್ಲ / ಆವಿಗೆ

ಬೋಗಿಸುತ್ತಿದ್ದಾಳೆ! ಮನೆ-ಮಾರು, ಸಂಪತ್ತುಗಳ ಉತ್ತರಾಧಿಕಾರ ಅವಳಿಗೆ ಸಿಕ್ಕಿದೆ ನಿಜ. ಈ ಎಲ್ಲವುಗಳಿಂದ ನೀನೂ ಎಲ್ಲಿ ವಂಚಿತಳಾಗಿದ್ದೀರು? ನಿನಗಾಗಿ, ನಿನ್ನ ಹೆಸರಿನಲ್ಲಿ ನಾನು ಮನೆಯನ್ನು ಕೊಂಡಿದ್ದೇನಲ್ಲ, ಅದೇನು ಒಂದರಷ್ಟು ದಿನ ಕರಾರಿಗೆನು? ನಿನ್ನ ಸಹಿಗಾಗಿ ಕೊರಿಯರೊನಿಂದ ಮನೆ ಖರಿದಿ ಕರಾರುಪತ್ರ ತಲುಪಲಿದೆ.”

ಒಮ್ಮೆಲೇ ಅವರು ತೀಕ್ಣವಾದ ಸ್ವರದಲ್ಲಿ ಹೇಳಿದರು.

“ಇಲ್ಲ... ನೀನು ನನ್ನ ಮಗುವಿಗೆ ಕೈ ಹಚ್ಚಲಾರೆ! ಹದಿಮೂರು ವರ್ಷಗಳ ನಂತರ... ಹದಿಮೂರು ವರ್ಷಗಳ ನಂತರ ನಾನು ಅಪ್ಪಣಾಗುತ್ತಿದ್ದೇನೆ. ಯಾವುದೇ ಗಂಡಸಿಗೆ ಅಪ್ಪಣಾಗುವುದು ಅಂದರೆ ಏನು... ಏಷು ಜನ್ಮ ಶಾಂತಿ ಬಂದರೂ ನೀನದನ್ನು ಅನುಭವಕ್ಕೆ ತಂದುಕೊಳ್ಳಲಾರೆ....”

ಮೌನ.

ನಿಶ್ಚಯ.

“ಕೇಳ್ತು ಇದೀಯಲ್ಲವಾ, ನಮ್ಮೇ... ನೀನು...”

“.....”

“ಬಸ್, ನನಗೆ ಸ್ವಲ್ಪ ಅವಕಾಶ ಕೊಡು. ನಿಯಂತ್ರಣ ಮೇರಿದ ಇಲ್ಲಿನ ಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ನಾನು ನನ್ನ ಮಗುವಿನ ಬಳಿ ಓಡಿಬರಲು ಬಯಸುತ್ತಿದ್ದೇನೆ. ನನ್ನ ಗೆಳೆಯರೆಲ್ಲ ಹೇಳುವುದು ಕೇಳಿದ್ದೇನೆ, ಮಗು ಪದನೆಯ ತಿಂಗಳಲ್ಲಿ, ಹೊಟ್ಟೆಯಲ್ಲಿ ಚಲಿಸಲು ಶುರುಮಾಡುತ್ತಂತೆ! ನಿನ್ನ ಹೊಟ್ಟೆಯ ಮೇಲೆ ಕಿವಿಯಿಟ್ಟು ನಾನು ನನ್ನ ಮಗುವಿನ ಬಡಿತವನ್ನು ಕೇಳಲು ಬಯಸುತ್ತೇನೆ... ಅದರೊಡನೆ ಮಾತನಾಡಬಯಸುತ್ತೇನೆ. ಅದನ್ನು... ಅದನ್ನು ನಾನು ಅದರ ಮೊದಲ ಫಿಕ್ಸ್‌ನಿಕ್ಸ್‌ಗೆ ಕರೆದುಕೊಂಡು ಹೋಗಬಯಸುತ್ತೇನೆ... ಎಲ್ಲಿಗೆ ಕರೆದುಕೊಂಡು ಹೋಗ್ತೇನೆ... ನಮ್ಮೇ, ಹೇಳಿಬಿಡಲಾ ಈಗಲೇ... ಬೇಡ! ಬಂದಮೇಲೆಯೇ ಹೇಳ್ತೇನೆ. ಇರಲಿ, ಹೇಳಿದೇನಲ್ಲ. ಅದೂ ತನ್ನ

೨೬

ಟೆಲಿಪ್ರೋನ್ ಗಂಟೆ ನಿರಂತರವಾಗಿ ಬಡಿದುಕೊಳ್ಳುತ್ತಿದೆ. ಅವಳಿಗೆ ಪಾಯಿಖಾನೆಯಲ್ಲಿ ಇನ್ನೂ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕಾಗಿದ್ದರೂ ಎದ್ದು ಹೊರಡಲೇ ಬೇಕಾಯಿತು. ಮಲುಬಢತೆಯ ತೊಂದರೆ ಅವಳನ್ನು ಜಿಂತೆಗೇಡು ಮಾಡಿತ್ತು. ಮೊದಲೆಂದೂ ಇದ್ದಿರಲಿಲ್ಲ.

ಪ್ರಸೂತಿ ವಿಶೇಷತಣ್ಣ ಹೊಸ ಡಾಕ್ಟರ್ ಯಾಸ್ಕಿನ್ ಪ್ರಕಾರ ‘ಮಲಬಧತೆ’ ಸ್ವಾಭಾವಿಕ. ಅವಳಿಗೆ ‘ಹಿಮ್ ಅಪ್’ ಮತ್ತು ‘ಕ್ಯಾಲೀಯಮ್’ ಕೊಡಲಾಗುತ್ತದೆ. ಜುಲಾಬಿಗೆ ಕೊಡುವುದು ಅವಳಿಗೆ ಯೋಗ್ಯ ಅಲ್ಲ. ಹಸಿರು ತರಕಾರಿ ತಿನ್ನಲಿ. ಹಣ್ಣು-ಹಂಪಲು ತಿನ್ನಲಿ. ಸ್ವಲ್ಪ ದಿನಗಳಲ್ಲಿಯೇ ಹೊಟ್ಟೆಯ ತೋಂದರೆ ಇರುವುದಿಲ್ಲ.

ಇಷ್ಟ್ ನಸುಕಿನಲ್ಲಿ ಅವಳಿಗೆ ಯಾರು ಘೋನ್ ಮಾಡಬಲ್ಲವರು?

ಸಹಪಾತಿಗಳಲ್ಲಿಯೇ ಯಾರೋ ಆಗಿರಬೇಕು.

ಇಂದು ಪ್ರಾಚೀಕರ್ಗಾಗಿ ಕಾರಖಾನೆಗೆ ಹೋಗಬೇಕಾಗುತ್ತೋ ಇಲ್ಲವೋ ಎಂದು ಸೂಚನೆ ಕೊಡಲಿಕ್ಕಾಗಿ ಇರಬಹುದು. ನಿನ್ನ ಎಂಥಾ ಭಯಂಕರ ಕೋಲಾಹಲದಲ್ಲಿ ಕಾರಖಾನೆಯನ್ನು ಬಿಟ್ಟು ಓಡಬೇಕಾಯಿತು. ನೆನಪ್ಪ ಮಾಡಿಕೊಂಡರೆ ಈಗಲೂ ಹೊಟ್ಟೆಯಲ್ಲಿ ಭಯಂದಿಂದ ತಳಮಳ ಉಂಟಾಗುತ್ತದೆ. ಮನಗೆ ತಲುಪಿದ ನಂತರವೂ ಅವಳಿಗೆ ಮತ್ತೆ ಮತ್ತೆ ಪಾಯಿಖಾನೆಗೆ ಹೋಗಬೇಕು ಅನಿಸುತ್ತಿತ್ತು. ಹೋದರೆ, ಕೇವಲ ಹಾಗೆ ಅನಿಸುತ್ತದೆ ಎಂದು ಅನುಭವಕ್ಕೆ ಬರುತ್ತಿತ್ತು.

ಆಕಸ್ಯಾತ್ಮಾಗಿ ಸಂಜೀ ನಾಲ್ಕು ಗಂಟೆಗೆ ಸುದ್ದಿಬಂತು. ಶಾಜ್‌ರದಲ್ಲಿ ನಡೆಯುತ್ತಿರುವ ಹಿಂದೂಸ್ತಾನ-ಪಾಕಿಸ್ತಾನ ವ್ಯಾಜ್‌ನಲ್ಲಿ ಸೋಲು-ಗೆಲುವಿನ ನಿಣಂಯಕ್ಕೆ ಸಂಬಂಧಿಸಿದಂತೆ ಎರಡು ಸಮುದ್ರಾಯಗಳ ಅಭಿಮಾನಿಗಳ ನಡುವೆ ಉಂಟಾದ ತಮ್ಮ ತಮ್ಮಾಳಗಿನ ಜಗತ್ ಸಾಂಪ್ರದಾಯಿಕ ದಂಗೆಯ ರೂಪವನ್ನು ಪಡೆದುಕೊಂಡಿದೆ. ಕಪ್ಪೂರ್ ವಿಧಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಆದ್ದರಿಂದ ಹಳೇ ನಗರದ ಕಡೆ ಹೋಗಬೇಕಾದ ವಿದ್ಯಾರ್ಥಿಗಳು ಸಾಧ್ಯವಾದಷ್ಟು ಬೇಗ ಮನೆಯುಕಡೆ ಹೊರಟುಬಿಡಲಿ.

ವಿದ್ಯಾರ್ಥಿಗಳ ಜವಾಬ್ದಾರಿ ತಮ್ಮದು ಎಂದು ಫಾರೂಬಿ ಸಾಹೇಬರು ಘೋಣಿಸಿದರು. ಅವರ ವಿನಂತಿಯನ್ನು ವಿದ್ಯಾರ್ಥಿಗಳು ಲಕ್ಷ್ಯಗೊಟ್ಟು ಕೇಳಬೇಕು. ಅವರ ಮನೆಯ ವಿಳಾಸವನ್ನು ನೋಟ ಮಾಡಿಕೊಳ್ಳಲಿ. ವಿಳಾಸ ಹೀಗೆ ಹೀಗೆ ಇದೆ. ತಲುಪಬೇಕಾದ ದಾರಿ ಹೀಗಿದೆ. ಯಾರಿಗಾದರೂ ವಾಹನ ಸಿಗದಿದ್ದರೆ, ನಿಶ್ಚಿಂತರಾಗಿ ಅವರ ಮನಗೆ ಬರಲಿ. ಆದರೆ ಇಷ್ಟ್ ಮಾತ್ರ ಗಮನದಲ್ಲಿರಲಿ. ಸಂಕಟದಲ್ಲಿ ಸಿಕ್ಕಿಹಾಕಿಕೊಂಡಕೂಡಲೇ ಅವರು ತಮ್ಮ ಹೆಸರು ಹಾಗೂ ವಿಳಾಸವನ್ನು ಬದಲು ಮಾಡಿಕೊಳ್ಳಲಿ. ಕೇಳಿದರೆ ಅವರ ಮನೆಯ ವಿಳಾಸ ಬರೆದುಕೊಂಡದ್ದನ್ನು ಕೊಡಲಿ! ಕೇಳಿದರೆ ನಾನು-ಅವರ ತಮ್ಮನ ಮಗ, ತಂಗಿಯ ಮಗಳು, ಹೊರಗಿನಿಂದ ಬಂದಿದ್ದೇವೆ ಹೀಗೇನಾದರೂ ಹೇಳಲಿ. ಈ ಮಾತು ಮೂರ್ವಿತನದ್ದಾಗಿ ಅನಿಸಬಹುದು. ಆದರೆ ದಂಗೆಗೆ ಏಂಬಿದ ಮೂರ್ವಿತನ ಬೇರೇನಾದರೂ ಇದೆಯಾ? ಹಾಗೆ ಗಾಬರಿಗೊಳ್ಳಬೇಕಾದ ಅವಶ್ಯಕತೆ ಏನಿಲ್ಲ. ಪೋಲೀಸರು ಸುತ್ತೆಲ್ಲ ಹರಡಿಕೊಂಡಿದ್ದಾರೆ. ಆದರೂ ಎಚ್ಚರಿಕೆ ಅವಶ್ಯಕ ನಾಳೆಯ ಬೆಳಗಿನ ಸ್ಥಿತಿ ಏನಾಗುತ್ತದೆ. ಈಗಲೇ ಹೇಳುವುದು ಕಷ್ಟ. ಸಾದಿಯಾ ‘ಗೋಶಾಮಹಲ್’ ಪಕ್ಕದಲ್ಲಿರ್ತಾಳೆ. ಕಾರಖಾನೆಗೆ ಬರೋದಾದ್ದೆ ಅವಳೇ ಒಂದಿಷ್ಟು ಜನರಿಗೆ ಸುದ್ದಿ ಕೊಡ್ಡಾಳೆ. ಅವರು ಮತ್ತೆ ಉಳಿದವರಿಗೆ.

ಗಾಡಿಯಲ್ಲಿ ಸಾಧ್ಯತೆಗಿಂತ ಹೆಚ್ಚಿನ ಜನರನ್ನು ತುರುಕಿ ನಗರದ ಹೊರಗಡೆ ಹೋದರು. ಮೂಸಿ ನದಿ ದಾಟಿದ ನಂತರವೇ ಎಲ್ಲರಿಗೂ ಜೀವದಲ್ಲಿ ಜೀವ ಬಂದಿದ್ದು.

ಹೈದರಾಬಾದ್‌ನಂತಹ ಸುಂದರ ನಗರದ ಈ ಹಳೆಯ ಭಾಗದ ದೊಖಾಗ್ಯ ಇದೇ ಆಗಿತ್ತು. ವರ್ಷ ದಲ್ಲಿ ವರದು ಮೂರು ಬಾರಿಯಾದರೂ ಕಪ್ಪು ಸಾಮಾನ್ಯ ಸಂಗತಿಯಾಗಿತ್ತು. ಅಲ್ಲಿ ತಿರುಗಾಡುವಾಗ ನಿಜಾವುರ ಆಡಳಿತದ ಕಾಲಕ್ಕೆ ಹಿಂತಿರುಗುತ್ತಿದ್ದೇವೇನೋ ಅನಿಸುತ್ತಿತ್ತು. ಚಾರಮೀನಾರದ ಕಂದು ವರ್ಷದಂತಹ ಶಿಲ್ಪದ ಭವ್ಯ ಪ್ರಾಂಗಣದಲ್ಲಿ ಇರುವ ಮಸೀದೆ ಹಾಗೂ ಚಿಕ್ಕ ಮಂದಿರದ ಸೇರುವಿಕೆಯಿಂದ ಅವಳು ತುಂಬ ಪ್ರಭಾವಿತಳಾಗಿದ್ದಳು. ವಿಶೇಷವಾಗಿ ಮಂದಿರ. ಬಲವಂತವಾಗಿ ಚಾರಮೀನಾರನ ಮಡಿಲಲ್ಲಿ ಹೋಗಿ ಕುಳಿತು, ಇಳಿಯಲು ತಯಾರಿಲ್ಲದ ಹಟಮಾರಿ ಮಗುವಿನಂತೆ. ಕಂಬಗಳುಳ್ಳ ಸಾಲಾಗಿರುವ ಸ್ವಚ್ಚ ಜಗಮಗಿಸುವ ಅಂಗಡಿಗಳು ಖರೀದಿಯಲ್ಲಿ ಮುಖುಗಿದ ಬುರುಕಾಗಳಿಂದ ಇಳುಕುವ ಬೆಳದಿಂಗಳಂತಹ ಬೆಳಕಿನ ಮುಖಿಗಳು ತಮ್ಮ ಆಕರ್ಷಣೆಯಿಂದ ಹಿಡಿದಿಟ್ಟು, ದೃಷ್ಟಿ ಬದಲಾಯಿಸಲು ಸಾಧ್ಯವಾಗುತ್ತಿರಲ್ಲ. ಪುಟ್ಟಪಾಢ್‌ನ ಪೇಟೆಯಂತೂ ವಿದೇಶಿ ಮೂಲಗಳಿಂದ ತುಂಬಿ ಹೋಗಿ, ದುಬ್ಬಿನ ಯಾವುದೋ ಬಾಜಾರದಲ್ಲಿರುವ ಘ್ರಾಮೆ ಹುಟ್ಟಿಸುತ್ತಿತ್ತು. ಹಳೆ ನಗರದ ಈ ಹಳೆಯಭಾಗದ ಪ್ರತಿಮನೆಯಿಂದ ಒಬ್ಬರೋ ಇಬ್ಬರೋ ಅರಬ್‌ ದೇಶಗಳಲ್ಲಿ ವಾಸವಾಗಿದ್ದಾರೆ ಎಂದು ಸಾದಿಯಾ ಹೇಳಿದಳು. ಅಲ್ಲಿಯ ಸ್ವಚ್ಚತೆ-ಶುಭ್ರತೆ ಚಂದ್ರಭಾಬು ನಾಯ್ಯ ಅವರ ದೂರದೀರ್ಶತ್ವದ ಫಲ, ಇಲ್ಲವಾದರೆ ಚಾರಮಿನಾರನ್ನು ಅವರ ಜನಾಂಗದ ಕೋಳಿಅಂಗಡಿ ಮಾಡಿಬಿಟ್ಟಿದ್ದರು. ವಿದೇಶಿ ಪ್ರವಾಸಿಕರಿಗೆ ಬಹಳ ಹೊಂದರೆಯಾಗುತ್ತಿತ್ತು. ನಮಗೂ ಕೂಡ ನಮ್ಮ ರಸ್ತೆಗಳನ್ನು ಗಲ್ಲಿಗಳನ್ನು ಬಳಸುವುದು ಗೊತ್ತಿಲ್ಲ ಎಂದು ನಾಚಿಕೆಯಾಗುತ್ತಿತ್ತು. ಹೈದರಾಬಾದಿಗೆ ಬರುತ್ತಲೇ, ಡಿಸೆಂಬರ್ ಆರರ ಆತಂಕವೂ ಒಟ್ಟು ಹನೆನ್ನಾಂದು ದಿನಗಳ ಕಾಲ ಅವಳು ಮನೆಯಲ್ಲೇ ಇರುವುದನ್ನು ಅನಿವಾರ್ಯಗೊಳಿಸಿತ್ತು. ಅಮೋಲ ಅವಳನ್ನು ತಿರುಗಾಡಿಸಲು ಚಾರಮಿನಾರಿನ ಬಳಿಯ ಗಲ್ಲಿಗಳಿಗೆ ಕರೆದುಕೊಂಡು ಹೋಗುತ್ತಿದ್ದ!

ನಾಲಗೆ ಸ್ವಚ್ಚಗೊಳಿಸಲು ಹೋಗುತ್ತಿದ್ದಾಗ ಪೋನಿನ ಗಂಟೆ ವರಜನೆಯ ಬಾರಿ ಬಾರಿಸಿತು.

ನಾಲಗೆ ಉಜ್ಜ್ವಲುದನ್ನು ಬಿಟ್ಟ ಹಾಗೆ ಅವಳು ಪೋನೋಬಳಿ ಧಾವಿಸಿದಳು.

ಪೋನೋ ಪವಾರನದಾಗಿತ್ತು. ಅನಿರೀಕ್ಷಿತ. ಅವಳು ಹೈದರಾಬಾದಿಗೆ ಬಂದಾಗಿನಿಂದ ಇದೇ ಮೋದಲಬಾರಿಗೆ ಪೋನೋ ಮಾಡಿದ್ದ. ಪವಾರ ಏನೋ ಬಹಳ ಚಿಂತೆಯಲ್ಲಿ ಇದ್ದ ಹಾಗಿತ್ತು. ಪೋನೋ ಎತ್ತಿಕೊಂಡರೂ ಅವಳ 'ಹಲೋ'ಕ್ಕೆ ಯಾವ ಉತ್ತರವನ್ನೂ ಯಾಕೆ ಕೊಡುತ್ತಿಲ್ಲ?

“ಹಲೋ...ಹಲೋ...”

“ಹಲೋ...” ಉತ್ತರಿಸಿದ ಅವನ ದನಿ ಕಂಪಿಸುತ್ತಿತ್ತು. ಮುಂಬಯಿಯಿಂದ

ಬಂದ ಮೊದಲ ಪೋನ್ನು!

“ನಮಿತಾ, ಯಾಕೆ ಮಾತನಾಡ್ತೂ ಇಲ್ಲ. ನನ್ನ ದ್ವಾನಿ ಕೇಳಿಸ್ತೂ ಇಲ್ಲವಾ?”

“ಕೇಳಿಸ್ತೂ ಇದೆ.”

“ಸ್ವಿತಾಳಿಂದ ನಿನ್ನ ನಂಬರನ್ನು ಬಹಳ ಮೊದಲೇ ತಗೊಂಡಿದ್ದೆ.”

“ಹಾಗಿದ್ದರೆ ಈವರೆಗೆ ಪೋನ್ನು ಯಾಕೆ ಮಾಡಲಿಲ್ಲ?” ಅವಳು ಉತ್ಸಾಹದಿಂದ ಅರಳಿದಳು.

“ಬಹುಶಃ ನಿನಗೆ ನನ್ನ ದನಿ ಕೇಳುವುದು ಇಷ್ಟವಾಗಲಿಕ್ಕಿಲ್ಲವೆಂದು ಯೋಚಿಸಿ...”

ಅದೇ ಹಳೆಯ ಧಾಟಿ. ದೇಶ-ವಿದೇಶ ತಿರುಗಾಡುತ್ತಾನೆ, ಕಾರ್ಮಿಕರ ನಾಯಕನಾಗಿದ್ದಾನೆ. ಆದರೂ ಬದಲಾಗಲಿಲ್ಲ. ಮಂದವಾಗಿ ನಕ್ಷತ್ರ-ತುಟಿಯನ್ನು ಒಂದುಕಡೆ ಮಾತ್ರ ವರ್ಕ ಮಾಡಿ.

“ಈಗ ಯಾತ್ಕೇ ಮಾಡಿದ್ದು?”

“ಬಹಳ ಕೆಟ್ಟ ಸುದ್ದಿಯನ್ನು ಹೇಳಲು” ಪವಾರನ ನಿಯಂತ್ರಣಕ್ಕೆ ಸಿಗದ ಸ್ವರದಲ್ಲಿ ಪ್ರಭಯಕಾರಿಯಾದ ಬಿರುಗಾಳಿಯ ತ್ತರವಿತ್ತು.

“ಕೆಲೋರಿಬಾಯಿಗೆ ಏನಾದರೂ ಆಯಿತಾ?”

“ಅವರಿಗೇನೂ ಆಗಲಿಲ್ಲ” ಹಿಂದಿಗಿಂತ ಅವನ ದನಿಯಲ್ಲಿ ಸಂಯಮವಿತ್ತು.

ಅವಳು ಸಮಾಧಾನದ ದೀರ್ಘ ನಿಟ್ಟಸಿರುಬಿಟ್ಟಳು.

“ಅವರ ಬಗ್ಗೆ ಮನಸ್ಸು ಸದಾ ಅನಿಪ್ಪವನ್ನೇ ಯೋಚಿಸುತ್ತಿರುತ್ತದೆ. ನಾನೋಂದು ಪತ್ರ ಬರೆದಿದ್ದೆ ಅವರಿಗೆ. ಸಿಕ್ಕಿದೆಯಾ?”

“ಅದನ್ನೇನೂ ಅವರು ಹೇಳಲಿಲ್ಲ. ಚಾಳಿನ ಜನರು ಅವಳ ಬಗ್ಗೆ ಕಾಳಜಿ ವಹಿಸಿದ್ದಾರೆ.”

ಪವಾರನ ಕಂಠ ಯಾಕೋ ಸರಿಯಾಗಿರಲಿಲ್ಲ. ಮೊದಲಬಾರಿಗೆ. ಬಹುಶಃ ಕಾರ್ಮಿಕರಿಗೆ ಬಹಳ ಸತಾಯಿಸುತ್ತಿರಬೇಕು.

“ನಾನು ನಿನಗೆ ಈಗ ಸುದ್ದಿ ಹೇಳಲಿಕ್ಕಿದ್ದೇನಲ್ಲ. ಅದನ್ನು ಕೇಳಿ ನೀನು ಧೈರ್ಯವಾಗಿರಬಲ್ಲೆಯಾ... ಹೇಳು ಧೈರ್ಯವಾಗಿರ್ತೀಯಲ್ಲ...”

“ಎಂಥಾ ಒಗಟಿನ ಮಾತುಗಳನ್ನು ಆಡ್ಡಿರೀರಿ ನೀವು... ಅಮೃನಿಗೇನಾದರೂ...”

“ಅಮೃ ಕ್ಷೇಮವಾಗಿದ್ದಾಳೆ. ಮನೆಯಲ್ಲಿ ಎಲ್ಲರೂ ಆರಾಮವಾಗಿದ್ದಾರೆ.”

“ಮತ್ತೆ?....”

ಪವಾರ ಒಂದು ಕ್ಷಣಿ ತಡೆದ.

ಅವಳ ಮಿದುಳಿನ ನರಗಳು ಸದ್ಯಮಾಡತೊಡಗಿದವು.

“ಒಂದೂವರೆ ಗಂಟೆ ಮುಂಚೆ, ಸತ್ಯಾನಂದಾನಿ ಅವರ ಮನೆಯ ಅಂಗಳದಿಂದ ಮೊರಡುತ್ತಿರುವಾಗ ಟ್ರೈ ಪ್ರೈಲರ್ಸನಲ್ಲಿ ಬಂದ ಕೆಲವು ಆಕ್ರಮಣಕಾರರು ಅಣ್ಣಸಾಹೇಬರ

೫೯೨ / ಆವಿಗೆ

ಮೇಲೆ ಬೇಕಾಬಿಟ್ಟಿಯಾಗಿ ಗುಂಡುಹಾರಿಸಿದರು.”

‘ಧಕ್’ ಎಂದು ಆಕೆಯ ಬಾಯಿ ತೆರೆದೇ ಉಳಿಯಿತು. ಕಣಗಲಿಸಿ ಅವಳು ಪೋನ್ ರಿಸೀವರ್ ನೋಡುತ್ತಿದ್ದಳು.

“ನೀವು... ನೀವು ವಿನೋದ ಮಾಡಿದೇರಿ ಅಲ್ಲವಾ? ನನ್ನನ್ನು ಮೋಸಗೊಳಿಸಲು... ನಿಮ್ಮ ಸ್ವಭಾವ ಇದೆಯಲ್ಲ... ಹಾಗೇ....”

“ಇಷ್ಟೊಂದು ದೂರದಿಂದ?... ನಾನು ಯಾವಾಗಲೂ ನಿನಗೆ ಸತ್ಯವನ್ನು ಕಟುವಾದವನ್ನು ಹೇಳಿಹೇಳಿ ಬೇಸರಪಡಿಸುತ್ತಾ ಇದೆ. ಇಂದೂ ಕೂಡ ಅಂಥದ್ದೇ ಕಟ್ಟಿ-ಕಟುಸತ್ಯ... ಅಣ್ಣಾ ಸಾಹೇಬರು ಇನ್ನಿಲ್ಲ... ಅರವಲೆ ಮರಣಾಂತಿಕ ಸ್ಥಿತಿಯಲ್ಲಿ ಆಸ್ತುತ್ಯೆಯಲ್ಲಿ ಮಲಗಿದ್ದಾನೆ. ಅವನೂ ಬದುಕುಪುಡಿಲ್ಲ. ಹಾಗೆಂದು ಹೆಚ್ಚು ದಿನ ಉಳಿದಿದ್ದರೂ ಠಂತಿನಿಯನ್ನಾಗೆ ಅವರು ಯಾವುದೇ ಹೊಸ ದಿಕ್ಕನ್ನು ತೋರಿಸಲಾರದಾಗಿದ್ದರು. ಜಡವಾದ ವಿಚಾರಗಳು ಬಿಡುಗಡೆಯು ದಾರಿಯನ್ನು ಮದುಕುಪುಡಿಲ್ಲ. ಬದಲಿಗೆ ಬಲವಂತವಾಗಿ ತೆರೆದ ಬಾಗಿಲಿಗೆ ಸಂಕೋಳೆಯಾಗಿ-ಬೇಲಿಯಾಗಿ ಕುಳಿತುಕೊಳ್ಳುತ್ತಿದ್ದವು. ಅವರೊಂದಿಗೆ ಇರುತ್ತ ಬಂದಿರುವ ನಾವೆಲ್ಲ ಸಂಗಡಿಗರೂ ಅಣ್ಣಾಸಾಹೇಬರ ಆಕಸ್ಮಿಕ ನಿಧನದಿಂದ ಶಾಕ್‌ಗೆ ಒಳಗಾಗಿದೇವೆ. ನೀನು ನಿನ್ನ ಬಗ್ಗೆ ಗಮನ ಹೊಡು. ಬರಬೇಕಾದ ಅವಶ್ಯಕತೆಯಲ್ಲ! ಮಧ್ಯಾಹ್ನದ ಯಾವುದಾದರೂ ಪತ್ರಿಕೆ ತರಿಸಿ ಬಿಡು. ಪೋನ್ ಮಾಡ್ತೇನೇ... ಟೇಕ್ ಕೇರ್...” ಆ ಕಡೆಯಿಂದ ಪೋನ್ ಇಡಲ್ಪಟ್ಟಿತು.

ನಿಂತುಕೊಳ್ಳಲು ಸಾಧ್ಯವಾಗಲಿಲ್ಲ. ಇಡೀ ಶರೀರ ಅಕಸ್ಮಾತ್ ಬಡಿದ ಅಪಸ್ಯಾರದ ಆಫಾತದಂತೆ ಕಂಷಿಸಿತು. ಬಾಯಿಂದ ಜೀರುವಿಕೆ ಹೊರಬರುವುದರಲ್ಲಿತ್ತು. ಎಚ್ಚರತಪ್ಪಿದಳವಂತೆ ಮುಚ್ಚಿದ ಕಿಟಕಿಗೆ ತಲೆ ಚಚ್ಚಿಕೊಂಡಳು. ಅವಳ ಅವಡುಗಚ್ಚಿತ್ತು.

ಹರಾತ್ತನೇ ಅವಳ ಕಿಬೆಲ್ಪಟ್ಟಿಯಿಂದ ಅಲೆಅಲೆಯಾಗಿ ನೋವಿನ ಬಿರುಗಳಿ ಎದ್ದಂತಾಯಿತು. ಅವಳನ್ನು ಎತ್ತರವಾದ ಸೆಳಿತಪೋಂದು ಒಮ್ಮೆಲೇ ನೆಲದ ಮೇಲೆ ಅಪ್ಪಳಿಸಿತು. ಹೇಗೋ ಅವಳು ತನ್ನನ್ನು ಎಳಿದುಕೊಂಡು ಹಾಸಿಗೆಯವರಿಗೆ ಬಂದಳು. ಜೀರುವಿಕೆಯನ್ನು ತಡೆಯಲಾಗಲಿಲ್ಲ....

ಬೀತ್ತಾರ ಕೇಳಿ ನೀಲಮ್ಮೆ ಓಡಿಬಂದಳು. ಅವಳ ಸ್ಥಿತಿ ನೋಡಿ ಗಾಬರಿಯಾದಳು. ಕಣಗಾಗುತ್ತಿರುವ ಅಂಗಾಲನ್ನು ಹಸ್ತದಿಂದ ತಿಕ್ಕಿದಳು. ಡಾಕ್ಟರನ್ನು ಕರೆಸುವುದೇ ಅಧವಾ ನಿರ್ಸಿಂಗ್ ಹೋಗೆ ಹೋಗುವುದೇ ಎಂದು ಕೇಳಿದಳು. ಜೊತೆಗೆ ಹೊಟ್ಟಿಯಲ್ಲಿ ನೋವಿದೆಯೇ ಎಂದೂ ಕೇಳಿದಳು.

ಒಣಿಗೊಂದ ತುಟಿಯಿಂದಾಗಿ ಮಾತನಾಡಲು ಸಾಧ್ಯವಾಗದೆ ಅವಳು ತಲೆಯಲಗಿಸಿ ಹೊಡು ಎಂದಳು. ನೀಲಮ್ಮೆ ಅವಳನ್ನು ಬಿಟ್ಟು ಗಾಡಿಯನ್ನು ನೋಡಲು ಹೊರಿಗೆ ಓಡಿದಳು. ರಮ್ಮೆಯಾ ಬಾರದಿದ್ದರೆ ಈಸ್ಕಿ ತರುತ್ತೇನೆ. ಅವಳು ಧ್ವರ್ಯವಾಗಿರಲಿ

ಎಂದು ತಿಳಿಸಿಹೋದಳು.

ಧೈರ್ಯ ಕುಸಿಯುತ್ತಲೇ ಇತ್ತು. ನೀಲಮೃನ್ನನ್ನು ಹೋಗಲು ಯಾಕೆಬಿಟ್ಟೇ ಒಂದರ ಹಿಂದೆ ಇನ್ನೊಂದರಂತೆ ಏಳುತ್ತಿರುವ ನೋವಿನ ತರಂಗಗಳು ಅವಳನ್ನು ನಿರ್ಮಾಪವಾಗಿ ಎತ್ತಿ ಕುಕ್ಕುತ್ತಿವೆ.

....ಸಂಜಯ ಬಂಜಾರಾ ಹಿಳ್ಳೆನ ನವಚೀವನ ನಸಿರ್‌ಂಗ್ ಹೋಂನಲ್ಲಿ ಅವಳ ಹೆಸರು ದಾಖಿಲಿಸಿದ್ದಾರೆ. ಡಾ. ಯಾಸ್ಕಿನ್ ಅವಳ ಯೋಗಕ್ಕೇಮು ನೋಡಿಕೊಳ್ಳುತ್ತಿದ್ದಾರೆ. ಅಲ್ಲಿಗೇ ಹೋಗಬೇಕಾಗುತ್ತದೆ. ಬೇರಾವುದೇ ಮಹಿಳಾ ಡಾಕ್ಟರರ ಮೇಲೆ ಅವರಿಗೆ ಭರವಸೆಯಿಲ್ಲ. ಹೈದರಾಬಾದ್‌ನೊಂದಿಗೆ ವ್ಯವಹಾರಿಕ ಸಂಬಂಧವಿಟ್ಟುಕೊಂಡಿರುವ ಸಂಜಯರಿಗೆ ಡಾ. ಯಾಸ್ಕಿನ್ ಮೇಲೆ ಅಷ್ಟುಂದು ಭರವಸೆ ಹೇಗೋ! ಅವಳು ವಿರೋಧವನ್ನೂ ಮಾಡಿದಳು. ಡಾ. ವನಜಾ ಅವರ ಬಳಿಯೇ ಅವಳ ಹೆರಿಗೆ ಕೇಸ್ ಇರಲಿ. ಡಾ. ವನಜಾ ಅವಳಿಗೆ ಬಹಳ ಇಷ್ಟ. ಅವಳು ವಾತ್ಸಲ್ಯಮಯಿ. ಅವರು ಸಂಜಯ ಅವರನ್ನು ಭೇಟಿಯಾಗಬಿಯಿಸಿದ್ದಾರೆ. ಅವರೊಡನೆ ಮಾತನಾಡ ಬಯಸಿದ್ದಾರೆ ಎಂದೂ ಹೇಳಿದ್ದಳು. ಸಂಜಯ ಡಾ. ವನಜಾರನ್ನು ಭೇಟಿಯಾಗುವುದು ಅವಶ್ಯವೆಂದು ಭಾವಿಸಲಿಲ್ಲ. ಅಲ್ಲದೆ ಬುದ್ಧಿಪೂರ್ವಕವಾಗಿ ಸಂಜಯ ಡಾ. ವನಜಾರನ್ನು ಭೇಟಿಯಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎನಿಸಿತ್ತು ಅವಳಿಗೆ. ಸಂಜಯ ತಿಳಿವಳಿಕೆ ಹೇಳಿದರು. ಹೆರಿಗೆಯಂತಹ ಜಟಿಲ ವಿಷಯದಲ್ಲಿ ಸಿದ್ಧಹಸ್ತರಾದ ವಿಶೇಷಜ್ಞರ ಅಭಿಪ್ರಾಯ ಪಡೆಯಬೇಕು. ಯಾವುದೇ ವಿಪತ್ತು ಬಾರದಂತೆ ಅವರ ಸಂರಕ್ಷಣೆಯಲ್ಲಿರಬೇಕು. ಡಾ. ಯಾಸ್ಕಿನ್ ನಗರದ ಎಲ್ಲಕ್ಕಿಂತ ಹೆಚ್ಚು ಪ್ರತಿಷ್ಠಿತ ಪ್ರಸೂತಿ ವಿಶೇಷಜ್ಞರು. ಬೇರೆಯವರಿಗೆ ಹೋಲಿಸಿದರೆ ಸ್ವಲ್ಪ ದುಭಾರಿ ಹೋದು. ಆದರೆ ಪ್ರತ್ಯೇ ಹಣಾದ್ದಲ್ಲ. ಡಾಕ್ಟರರ ಸಾಮಧ್ಯದ್ದು. ಹೈದರಾಬಾದಿನಲ್ಲಿರುವ ಅವರ ಪರಿಚಯದವರೇಲು ಏಕಂತದಿಂದ ಡಾ. ಯಾಸ್ಕಿನ್‌ರನ್ನು ಹೋಗಳಿದ್ದಾರೆ. ಕೊನೆಯ ಕ್ಷಣಿದವರೆಗೂ ಸಾಮಾನ್ಯ ಹೆರಿಗೆಯಾಗುವ ಹಾಗೆ ಅವರು ಪ್ರಯತ್ನ ಮಾಡುತ್ತಾರೆ. ಬುದ್ಧಿಪೂರ್ವಕವಾಗಿ ಕೇಸಿಗೆ ಸಿಸೇರಿಯನ್ ಮಾಡಿ ಹಣ ಕೀಳುವವರಲ್ಲ ಡಾ. ಯಾಸ್ಕಿನ್!

ರಮ್ಮೆಯಾ ಬಂದಿದ್ದ. ನೀಲಮೃ ಗಾಡಿಯನ್ನು ಮೆಟ್ಟಲಿಗೆ ತಾಗಿಸಿ ನಿಲ್ಲಿಸುವಂತೆ ಹೇಳಿದ್ದಳು. ಎದ್ದನಿಲ್ಲವ ಧೈರ್ಯವೂ ಅವಳಿಗೆ ಇರಲ್ಲಿಲ್ಲ. ಆದರೂ ಎದ್ದು ಕುಳಿತುಕೊಳ್ಳುವ ಪ್ರಯತ್ನಮಾಡಿದಳು. ಅವಳ ಹಾಸಿಗೆಯ ಮೇಲೆ ಹರಿದ ರಕ್ತವನ್ನು ನೋಡಿ ನೀಲಮೃನ ಹೈದರಯ ದಹಿಸಿಹೋಯಿತು.

“ಅಯೋ... ಅಮಾ...!” ಆಗಬಾರದ್ದು ಆಗಿರುವ ಸಂದೇಹದಿಂದ ಎರಡೂ ಕಿವಿಗಳನ್ನು ಮುಚ್ಚಿಕೊಂಡಳು ನೀಲಮೃ.

“ತಡೆಯಿರ ಅಮಾ! ಏಳಲಿಕ್ಕೆ ಆಗೋದಿಲ್ಲ. ನಾನು ಈಗ ಬರ್ತೇನೆ.”

ಓಡಿಹೋಗಿ ಅವಳು ತನ್ನ ಶೋಲಿಯಿಂದ ಶುಭ್ರವಾದ ಒಂದು ಧೋತ್ರವನ್ನು

ಇಂಳ / ಆವಿಗೆ

ತೆಗೆದುತ್ತಂಡಳು.

ಢೊತ್ತವನ್ನು ಮಡಿಕೆಯಾಗಿ ಮಡಚಿ ಅದರ ದಪ್ಪ ತಳವನ್ನು ತೊಡೆಗಳ ನಡುವೆ ಸಲವಾರದ ಲಾಡಿಯೋಳಗಿನಿಂದ ತೆಗೆದು ಚೊಂಕಕ್ಕೆ ಬಿಗಿಯಾಗಿ ಕಟ್ಟಿದಳು-ಬಟ್ಟೆ ಸ್ಥಳದಿಂದ ಜಾರದಂತೆ-ಸರಿಯಾಗಿ ಲಂಗೋಟಿಯ ಹಾಗೆ. ಅವಳ ಅಶಕ್ತ ದೇಹಕ್ಕೆ ನೆರವು ನೀಡಿ ಗಾಡಿಯಲ್ಲಿ ಕುಳಿರಿಸಲು ಸಹಾಯ ಮಾಡಲೆಂದು ಮುದುಕ ಉದಯಗಿರಿಕೊಡ ಬರಬೇಕಾಯಿತು. ಅತ್ಯೇಗೆ ಹಾಸಿಗೆಯನ್ನು ಸ್ವಷ್ಟಗೊಳಿಸುವ ಹಾಗೆ ತನ್ನದೇ ಭಾಷೆಯಲ್ಲಿ ಸೂಚನೆಕೊಟ್ಟ ನೀಲಮ್ಮೆ ಅವಳನ್ನು ಮಡಿಲಲ್ಲಿ ಅಷಿಕೊಂಡು ನಸಿಂಗೋಹೋಂಗೆ ಹೊರಟುಕು.

‘ನವಜೀವನ ನಸಿಂಗೋ ಹೋಂ’ಗೆ ಅವಳನ್ನು ರಮ್ಮೆಯಾ ಈ ಮೊದಲೂ ಕರೆದುಕೊಂಡು ಹೋಗಿದ್ದು.

“ಅಹೋ...” ಕಣ್ಣಮುಚ್ಚಿ ಅವಳು ನೋವು ಸಹಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು.

.... ಅಣ್ಣಾ ಸಾಹೇಬರ ಇಚ್ಛೆಯಾಗಿತ್ತು. ಅವರು ಯಾವಾಗಲಾದರೂ ರೋಗಗ್ರಸ್ತಾದರೆ ಅವರನ್ನು ಅವರ ಮಿತ್ರ ದೇವಿತಂಕರ ಎಡ್ಡಿಟ್ಟು ಆಗಿದ್ದ ಅಸ್ತ್ರೇಯಲ್ಲಿಯೇ ಸೇರಿಸಬೇಕು. ಎಲ್ಲಿಗೆ ಕರೆದುಕೊಂಡು ಹೋಗಿರಬಹುದು ಅವರನ್ನು? ವಿವರವಾಗಿ ಫಳನೆಯನ್ನು ತಿಳಿಸುವ ಮನಸ್ಸಿತಿಯಲ್ಲಿ ಪವಾರ ಇರಲಿಲ್ಲ. ಗಾಯಾಳುವಾದ ಅವರನ್ನು ಎಲ್ಲಿಗೆ ಕರೆದುಕೊಂಡು ಹೋದರು ಎಂದು ಕೇಳುವ ಸ್ಥಿತಿಯಲ್ಲಿ ಅವಳೂ ಇರಲಿಲ್ಲ.

ಎಂಥಾ ಹಾಹಾಕಾರ ಎದ್ದಿರಬಹುದು...

ಬಾಯಿ ಒಣಗುತ್ತಿದೆ. ತುಟಿಯ ಮೇಲೆ ನಾಲಗೆ ಆಡಿಸಿದಳು. ಗಾಡಿಯಲ್ಲಿ ನೀರು ಎಲ್ಲಿಂದ ಬರಬೇಕು? ಹೊಳೆಯ ಹಿಂಭಾಗ ಕುಡಗೋಲಿನಿಂದ ಖಿಚ್ ಖಿಚ್ ಕತ್ತರಿಸಿ ಕೆಡವುತ್ತಿದ್ದಂತೆ ಅನಿಸಿತು. ಓಹ್ಹೋ!... ಇದೇನಾಗುತ್ತಿದೆ ಅವಳಿಗೆ... ಹದಿಮೂರು ಲಕ್ಷ ಕಾರ್ಮಿಕರ ಮಾರ್ಗದರ್ಶಕರಾಗಿದ್ದ ಅಣ್ಣಾ ಸಾಹೇಬರು ಅಪ್ಪಬಜೆಯ ದೃಷ್ಟಿಯಲ್ಲಿ

೨೨

ಎಚ್ಚರ ತಪ್ಪುವ ಮಧ್ದಿನ ಪ್ರಭಾವ ಇಳಿಯುತ್ತಲೇ ಸಿಸ್ಟರ್ ಅವಳಿಗೆ ಕುಡಿಯಲು ಬಿಸಿ ಕಾಫಿ ತಂದುಕೊಟ್ಟಳು. ಅವಳು ಕೇಳಿದಳು-‘ತನ್ನ ಮಗುವನ್ನು ಅವಳು ನೋಡಬಯಸು ತ್ವಾಳಿಯೇ? ಮಗುವನ್ನು ಇಡಲಾಗಿದೆ.’

ಅವಳ ಕೇಳುಗಳು ತುಂಬಿಬಂದವು. ನಿರಾಕರಣಗಾಗಿ ಅವಳು ತಲೆಯಲುಗಿಸಿದಳು. ನೋಡಿ ಪ್ರಯೋಜನ ಏನು? ಮಗಳ ವಿದಾಯ ಈ ರೀತಿಯಲ್ಲಿ! ಎಂಥ

ವಿಚಿತ್ರ ಸಂಯೋಗ! ಮಗಳಿಂದ ಅವಳಿಗೆ ಮುಕ್ತಿ ಸಿಗಬೇಕಾಗಿತ್ತು. ಮಗಳು ಅವಳ ಮನೋಭಾವವನ್ನು ಗ್ರಹಿಸಿದಳ್ಳೋ ಏನೋ! ಅಮೃತನನ್ನು ತನ್ನ ಅಂತರಂಗದ ಸಾಕ್ಷಿಪ್ರಯೋಯ ಕಟಕಟೆಯಲ್ಲಿ ಆತ್ಮಲಾಂಘನ ಅನುಭವಿಸುವುದರಿಂದ ಬಚಾವು ಮಾಡಿದ್ದಳು. ‘ಅಮಾತ್ರ ನೀನು ನಿಷ್ಪಾತಿತಾಗಿರು! ನಾನು ಸ್ವಯಂ ನನ್ನನ್ನು ನಷ್ಟಗೊಳಿಸಿಕೊಳ್ಳುತ್ತೇನೆ. ಅಮಾತ್ರ ನಿಜವಾಗಿ ನಿನಗೆ ನಿನ್ನ ಕಾಲಮೇಲೆ ನೀನು ನಿಂತುಕೊಳ್ಳುವ ಅವಶ್ಯಕತೆಯಿದೆ.... ನಾನು ನಿನ್ನ ವಿಚಾರವನ್ನು ಸಮೃತಿಸುತ್ತೇನೆ’

ಡಾಕ್ಟರ್ ವನಜಾ ಸರಿಯಾಗಿಯೇ ಹೇಳಿದ್ದರು. ಕೆಲ ದಿನಗಳ ನಂತರ ಮಗುವಿಗೆ ಪ್ರಾಣ ಬಂದಿರುತ್ತದೆ... ಪ್ರಾಣ ಬಂದಿರದಿದ್ದರೆ ಅವಳು ಇಷ್ಟೋಂದು ತಿಳಿವಳಿಕೆ ತೋರಿಸುತ್ತಿದ್ದಳೇ?

ಕಾಫಿ ಮುಗಿಯುತ್ತಲೇ ಅವಳು ಸಿಸ್ಟರ್ ಬಳಿ ನೀಲಮೃತ ಬಗೆಗೆ ಕೇಳಿದ್ದಳು.
“ಹೊರಗಡೆ ಕುಳಿತಿದ್ದಾಳೆ.”

ಅವಳು ಸಿಸ್ಟರ್ ಗೆ ಕೇಳಿದೆಳು—“ನೀಲಮೃತನನ್ನು ನಾನು ಒಳಗೆ ಕರೆಸಿಕೊಳ್ಳಬಹುದಾ?”

“ಇಲ್ಲ” ಸಿಸ್ಟರ್ ತನ್ನ ಅಸಮರ್ಥತೆಯನ್ನು ಹೇಳಿಕೊಂಡ್ದಳು. ಆದರೆ ಅವಳಿಗೆ ತಾನು ಆರೋಗ್ಯವಾಗಿದ್ದೇನೇ ಎಂದೆನಿಸಿದರೆ ಅವಳು ಮನೆಗೆ ಹೋಗಬಹುದು. ಅವಳಿಗಾಗಿ ಡಾ. ಯಾಸ್ಕಿನ್ ಜಿಷ್ಧ ಬರೆದುಕೊಟ್ಟಿದ್ದಾರೆ. ಒಂದು ವಾರ ನಿಯಮಿತವಾಗಿ ತೆಗೆದುಕೊಳ್ಳಬೇಕು ಅಪುಗಳನ್ನು.

ಅವಳಿಗೆ ಅಜ್ಞರಿಯಾಯಿತು. ಅವಳಿಗೆ ಗೊತ್ತೇ ಇಲ್ಲ. ಡಾಕ್ಟರ್ ಯಾಸ್ಕಿನ್ ಅವಳನ್ನು ನೋಡಲು ಬಂದಿದ್ದರೆ? ಮಗು ಬೀಳಿದ ಹಾಗೆ ಬಚಾವು ಮಾಡಬೇಕೆಂದು ಡಾ. ಯಾಸ್ಕಿನ್ ಬಹಳ ಪ್ರಯತ್ನ ಮಾಡಿದರು. ಆದರೆ ಕೇಸ್ ಅವರ ಯಾವ ನಿಯಂತ್ರಣಕ್ಕೂ ಸಿಗುವಂತಿರಲಿಲ್ಲ ಎಂದು ಸಿಸ್ಟರ್ ಹೇಳಿದ್ದಳು.

“ಬಿಲ್, ಸಿಸ್ಟರ್?”

“ನೀಲಮೃತುಂಬಿದ್ದಾಳೆ.”

ಅವಳು ಬೆಳ್ಳಿಬಿದ್ದಳು. ನೀಲಮೃತ ಬಳಿ ಅಷ್ಟೋಂದು ಹಣ ಎಲ್ಲಿಂದ ಬಂತು? ‘ಅವಳು ಮನೆಯಿಂದ ಹೊರಡುವಾಗಿನ ಗಂಭೀರ ಸ್ಥಿತಿಯಲ್ಲಿ, ಸಂಗಡ ಹಣವನ್ನು ಒಯ್ಯಬೇಕೆಂಬ ಎಚ್ಚರವೂ ಅವಳಿಗೆ ಇರಲಿಲ್ಲ. ಬಿಲ್ಲನ್ನೂ ಅವಳು ನಂತರ ಚುಕ್ಕಾ ಮಾಡುತ್ತಾಳೆ. ಅವಳು ಬರದಿದ್ದರೆ ಬೇರೆ ಯಾರಾದರೂ ಬಂದು ಬಿಲ್ ತುಂಬುತ್ತಾರೆ. ಬಹುಶಃ ಅವಳ ಗಾಡಿಯ ಡ್ರೈವರ್ ರಮ್ಮೆಯಾ ಬರಬಹುದು?—ಎಂದು ಅವಳು ಸಿಸ್ಟರ್ ಗೆ ಹೇಳುವವಳಿದ್ದಳು.

ದಾರಿಯಲ್ಲಿ ಹೋಗುವಾಗ ನೀಲಮೃತ ಅವಳ ತಲೆಗೂಡಲನ್ನು ನೇರವೇರಿಸುತ್ತಿದ್ದಳು. ಅವಳ ಪ್ರಶ್ನೆಗೆ ಅವಳು ಮೃದುವಾಗಿ ಗದರಿದ್ದಳು. ಹಣ ಮತ್ತು ಧೋತ್ರ ಎರಡನ್ನೂ

೫೯೬ / ಆವಿಗೆ

ಅವಳು ಶೋಲಿಯಿಂದ ಬರುವಾಗ ತಂದಿದ್ದಳು. ಅವಳಿಗೆ ಗೊತ್ತಿತ್ತು—ನೋವಿನಿಂದ ಕಂಗಾಲಾಗಿರುವ ಅವಳಿಗೆ ಹಣದ ಲಕ್ಷ್ಯ ಎಲ್ಲಿಂದ ಬರಬೇಕು?

“ಅಮ್ಮಾ, ನೀವು ಸ್ವಲ್ಪ ದಿನ ಮನೆಗೆ ಹೋಗಿ ಆರಾಮ ಮಾಡಿ... ಅಥವಾ ಅಲ್ಲೇ ಓದು ಮುಂದುವರಿಸಿ” ನೀಲಮ್ಮೆ ಅವಳಿಗೆ ಆಶ್ಚೀಯ ಸಲಹೆ ನೀಡಿದಳು.

ಅದನ್ನು ಕೇಳಿ ಅವಳು ಬೆಳ್ಳಿದಳು. ಯಾಕೆ? ಇಲ್ಲಿ ಅವಳು ಆರಾಮ ಮಾಡಲಾರಿಳಿ?

“ಯಾವುದಾದರೂ ಬುಕ್ಸ್‌ಸ್ಟ್ರೋ ಎದುರು ಗಾಡಿ ನಿಲ್ಲಿಸಿ ಮಧ್ಯಾಹ್ನದ ಇಂಗ್ಲಿಷ್ ಪೇಪರ್ ತಗೊಂಡು ಬಾ” ಎಂದು ಅವಳು ರಮ್ಮೆಯಾಗೆ ಹೇಳಿದಳು. “ಮಧ್ಯಾಹ್ನದ ಪ್ರಕ್ರಿಕೆ ಎರಡು ಗಂಟೆಗಿಂತ ಮುಂಚೆ ಸಿಗುವುದಿಲ್ಲ. ಈಗಷ್ಟೇ ಬೆಳೆಗಿನ ಹನ್ನೊಂದೂವರೆ ಗಂಟೆ” ಎಂದು ರಮ್ಮೆಯಾ ಸೂಚನೆಯಿತ್ತೆ.

ಟಿ.ವಿ. ಹಾಕಿಕೊಂಡು ನೋಡುತ್ತಾಳೆ—ಮುಂಬಿಯಿಯ ಪರಿಸ್ಥಿತಿ ಏನೆಂದು.

ಸಂಜಯರಿಗೆ ಪೋನೋ ಮಾಡಬೇಕು! ಆಕಸ್ಮಿಕ ದುರ್ಘಟನೆಯ ಬಗೆಗೆ ತಿಳಿಸಬೇಕು. ಧೈಯರ್ ತಂದುಕೊಳ್ಳೋದು ಹೇಗೆ? ಯಾವ ಮನುಷ್ಯನ ಮಿದುಳಿನಲ್ಲಿ ಕುಳಿತರೂ ನಿಂತರೂ ತನ್ನದೇ ಮಗುವಿನ ಕಿಲಕಿಲ ನಗು ಮೋಗಳುತ್ತಿರುತ್ತಿತ್ತೋ ಅವರು ಆ ಮಗು ಇಲ್ಲಿದಿರುವಿಕೆಯ ಆಫಾತವನ್ನು ಹೇಗೆ ಸಹಿಸಿಯಾರು? ಅವಳ ಮಲಗುವ ಮನೆಯ ಗೋಡೆಯನ್ನು ಅವರು ಮಗುವಿನ ನಾನಾ ವಿಧವಾದ ಸೌಂದರ್ಯದಿಂದ ತುಂಬಿಬಿಟ್ಟಿದ್ದಾರೆ. ಅದನ್ನು ನೋಡಿದ ಮಲಯಿರಿ ಹಾಗೂ ಸಿಂಧುಗಿರಿ ಮುಗ್ದರಾಗಿ ರೆಪ್ಪೆಯನ್ನು ಪಟಪಟನೆ ಬಡಿಯತ್ತ ಅವಳಿಂದ ಅವರ ಹೆಸರು ಕೇಳುತ್ತಾರೆ. ಮತ್ತು ಈ ಎಲ್ಲ ಮಕ್ಕಳಿಗೆ ಎರಡೇ ಹೆಸರಿದೆ—ಮಲಯಿರಿ ಹಾಗೂ ಸಿಂಧುಗಿರಿ ಎಂದು ಅವಳು ಅವರಿಗೆ ಹೇಳುತ್ತಾಳೆ. ಇಬ್ಬರೂ ಗ್ರಹಿಸಿಕೊಂಡು ಹೊರಗಡೆ ಓಡಿಬಿಡುತ್ತಾರೆ.

ಅವಳು ಮತ್ತು ನೀಲಮ್ಮೆ ಗಾಡಿಯಿಂದ ಇಳಿದಾಗ, ಶಾಲೆಗೆ ಹೋಗಿರದ ಇಬ್ಬರೂ ಮಕ್ಕಳು ನೀಲಮ್ಮೆನ್ನು ಅಪ್ಪಿ ಅಂಟಿಕೊಂಡರು. ತಮ್ಮದೇ ಭಾಷೆಯಲ್ಲಿ ಅವರು ಒಬ್ಬರನ್ನೊಬ್ಬರು ದೂರುವ ಸ್ವರ್ಥರೂಪ ಇದ್ದವರ ಹಾಗೆ. ಅವರೇನು ಹೇಳುತ್ತಿದ್ದರೋ ತಿಳಿಯದು. ಶಾಲೆಗೆ ಯಾಕೆ ಹೋಗಿಲ್ಲ ಎಂದು ವಿವರಣೆ ನೀಡುತ್ತಿರಬಹುದು... ಅಥವಾ ತಿಂಡಿ ತಿನಿಸು ಸರಿಯಾಗಿ ಸಿಗದ್ದರ ಬಗ್ಗೆ ದೂರು ಇರಬಹುದು... ಅಥವಾ ಅವಳ ದೇಹಸ್ಥಿತಿಯ ಬಗ್ಗೆ ಜಿಂತಿತರಾಗಿ ಅವಳಿಗೇನಾಗಿದೆ ಎಂದು ಕೇಳುತ್ತಿರಬಹುದು!

ಮೊನ್ನೆ ರಾತ್ರಿ ಅವಳ ತಲೆ ಒಕ್ಕೂತ್ತ ನೀಲಮ್ಮೆ ಜಿಂತಿತಳಾಗಿದ್ದಳು. ಒಮ್ಮೊಮ್ಮೆ ಭಯ ಗಂಟಲು ಹಿಚುಕುತ್ತದೆ. ಅವಳ ಅತ್ಯೇ ಮಾವ ಇಲ್ಲವಾದರೆ ಅವಳ ಜೀವನ ನಡೆಯುವುದು ಹೇಗೆ? ರಾಮಪ್ಪ ದೇವನಿಗೆ ಅವಳಿದು ದಿನವೂ ಪ್ರಾರ್ಥನೆ. ಮಕ್ಕಳು ಕನಿಷ್ಠ ಕಿಶೋರಾವಸ್ಥೆಗೆ ಬರುವವರೆಗಾದರೂ ದೇವರು ಅತ್ಯೇ—ಮಾವಂದಿರನ್ನು ಜೀವಂತ ಇಡಲಿ! ಹಾಗೆಯೇ ಅವಳು ಸಿಟ್ಟುಗೊಂಡು ಹೇಳಿಕೊಡಿದ್ದಳು. ನಿಮ್ಮ ಗಾಡಿ ಚಾಲಕ ರಮ್ಮೆಯಾ ಗುಗ್ಗಾನ ಹಾಗೆ ಕಾಣ್ಣಾನಲ್ಲ, ಕಡಿಮೆ ಹರಾಮಿ ಮನುಷ್ಯ ಅಲ್ಲ. ಒಂದು

ದಿನ ಮಧ್ಯಾಹ್ನ ಜಗುಲಿಯ ಕಂಬದ ಮರೆಯಲ್ಲಿ ಅವಳನ್ನು ಹಿಡಿದುಕೊಂಡು ಪ್ರೇಮ ನಿರ್ವೇದನೆ ಮಾಡತೋಡಗಿದ. ತಲೆಗೂದಲಿಗೆ ಹೂವಿನ ಮಾಲೆ ಮುಡಿಸಿ ಅವಳನ್ನು ಬಯಸಿದ. ಆಂಥ್ರಾದಲ್ಲಿ ಹೂಮುಡಿಸು ವುದು ಪ್ರೇಮದ ಪ್ರತೀಕ. ಪತಿಯಾದವನು ಎಪ್ಪು ಉದ್ದ ಹೂವಿನ ಹಾರವನ್ನು ತರುತ್ತಾನೋ, ಅಪ್ಪು ಅವಳು ಮನಸ್ಸಿನಲ್ಲಿಯೇ ಕರಿಗಿ ಹೋಗುತ್ತಾಳೆ. ಅವಳಿಗೆ ತನ್ನ ಪತಿ ಅಥವಾ ಪ್ರೇಮಿ ತನ್ನ ಮುಟ್ಟಿಯಲ್ಲಿದ್ದಾನೆ ಎಂದಧರ್. ಅವನು ಅವಳನ್ನು ಬಯಳವಾಗಿ ಬಯಸುತ್ತಾನೆ ಎಂಬುದರ ಸಂಕೇತ.

ನಿಜವಾಗಿ ಅವಳು ಈ ಮಾತನ್ನು ಕೇಳಿ ರೋಡ್‌ಡಿಂದ ಕುದಿದಳು. ರಮ್ಮೆಯಾನಿಗೆ ಎಚ್ಚರಿಕೆ ಕೊಡಲೇ? ನೌಕರಿಯಿಂದ ತೆಗೆದುಹಾಕಲೇ? ಗಾಡಿ ಚಲಾಯಿಸಲು ಜನರ ಕೊರತೆಯೇನೂ ಇಲ್ಲ. ಮತ್ತೆ ಯಾರಾದರೂ ಸಿಗುತ್ತಾರೆ. ಈ ರೀತಿಯ ದುಸ್ಖಾಹಸನವನ್ನು ಅವನು ಮಾಡಬಹುದೇ?

ನೀಲಮ್ಮೆ ಅದನ್ನು ಬೇಡ ಅಂದಳು. ರಮ್ಮೆಯಾನಿಗೆ ಅವಳು ಚೆನ್ನಾಗಿ ಕೆನ್ನೆಗೆ ಬಾರಿಸಿದ್ದಾಳೆ... ಅದರಿಂದ ಅವನು ಈಗ ದೃಷ್ಟಿಯನ್ನು ಕೇಳಿಗೆ ಮಾಡಿಕೊಂಡು ಮಾತನಾಡುತ್ತಾನೆ ಎಂಬುದನ್ನು ಅವಳು ಗಮನಿಸಿರಬಹುದು.

ಬೆನ್ನು ಹಿಂದೆ ಬೀಳುವ ಈ ಗಂಡಸರನ್ನು ಏಕಾಕಿಯಾಗಿ ನಿರ್ವಹಣೆ ಮಾಡುವುದನ್ನು ಅವಳು ಚೆನ್ನಾಗಿ ಕಲಿತ್ತಿದ್ದಾಳೆ. ಬೆದರಿಸುವುದಕ್ಕೆಲ್ಲ ಬಗ್ಗುವುದಿಲ್ಲ. ಸುಮ್ಮನೇ ಅವರು ಅವಳ ಸುತ್ತು ತಿರುಗುವುದನ್ನು ಬಿಡಬೇಕು. ಪತಿ ನಕ್ಕಲ್ ಆಗಿದ್ದ, ಪೂರ್ವೀನ್ ಎನ್‌ಕೌಂಟರಿನಲ್ಲಿ ಸ್ಥಿತಿ ಸ್ಥಿತಿ ಎಂದು ಅವಳು ನಕ್ಕಲರ ಜೊತೆಗಿನ ಸಂಬಂಧವನ್ನು ಕತ್ತಲಿಸಿಕೊಳ್ಳುತ್ತಾಳೆಯೇ? ಅವಳ ಮರ್ಚಿಗೆ ವಿರುದ್ಧವಾಗಿ ಯಾರಾದರೂ ಅವಳ ಮೇಲೆ ಜೋರು-ಜಬದಸ್ತಿ ಮಾಡಲು ಬಂದರೆ, ಅದೇ ರಾತ್ರಿ ಅವನು ಹಾಸಿಗೆಯಿಂದ ಏಳುವುದಿಲ್ಲ ಎಂಬುದನ್ನು ಸೆರಿಗೆ ಗಂಟು ಹಾಕಿಕೊಳ್ಳಲಿ.

ಅವಳು ನೀಲಮ್ಮನಿಗೆ ಕೇಳಿದ್ದ್ಲು-ಅವಳ ಗಂಡನನ್ನು ಮೃತ್ಯುವಿನ ಬಾಯಿಗೆ ತಳ್ಳಿದ ನಕ್ಕಲರ ಬಗೆಗೆ ಅವಳಿಗೆ ತಿರಸ್ತಾರ ಇಲ್ಲವೇ?

ಇತ್ತು, ಆದರೆ ಈಗ ಇಲ್ಲ. ಈಗ ಅವಳಿಗೆ ತಿಳಿವಳಿಕೆ ಬಂದಿದೆ. ಜನರು ನಕ್ಕಲರು ಯಾಕೆ ಆಗುತ್ತಾರೆ! ಅಲ್ಲದೇ ಬಡವರು-ದರಿದ್ರರೇ ಯಾಕೆ ನಕ್ಕಲರಾಗುತ್ತಾರೆ?

ಅವಳ ಹೇಳಿಕೆಯ ಮೇರೆಗೆ ನೀಲಮ್ಮೆ ತನ್ನ ಮಕ್ಕಳನ್ನು ಬಯಸ್ಸು ನಗರಪಾಲಿಕೆಯ ಸ್ವಾಲಿಗೆ ದಾಖಲು ಮಾಡಿದ್ದಳು. ಆದರೆ ಇಬ್ಬರೂ ತುಂಟ ಮಡುಗರು ಅವಕಾಶ ಸಿಕ್ಕಿದಾಗೆಲ್ಲ ಶಾಲೆಯಿಂದ ಓಡಿಬಂದುಬಿಡುತ್ತಾರೆ. ನೀಲಮ್ಮೆ ಹತಾಶಳಾಗಳೊಡಗುತ್ತಾಳೆ. ಅವಳು ದ್ಯುಯ್ರ ಹೇಳಿದಳು. ಈವರೆಗೆ ಮನೆಯಲ್ಲೇ ಮುಕ್ಕಾವಾಗಿ ಆಡುತ್ತ-ಕುಣಿಯುತ್ತ ಇದ್ದ ಅವರಿಗೆ ಶಾಲೆಯ ಬಂಧನದಲ್ಲಿ ಕುಳಿತು ಅಭ್ಯಾಸವಿಲ್ಲ. ರೂಡಿ ತಂತಾನೇ ಆಗುತ್ತ ಹೋಗುತ್ತದೆ. ಕುಳಿತುಕೊಳ್ಳುತ್ತಾರೆ. ಅವಳು ದ್ಯುಯ್ರಗೆಡಬೇಕಾಗಿಲ್ಲ.

ಎಂಥಾ ವಿಚಿತ್ರ ಭಯಾನಕ ಹೃದಯ ವಿದ್ರುವಕ ದಿನ ಅದು!...

ಇಲ್ಲ / ಆವಿಗೆ

ಟಿ.ವಿ. ಚಾಲೂ ಮಾಡಿದಳು.

ರಿಮೋಂಟ್ ಮೇಲೆ ಕುಣಿಯುತ್ತಿದ್ದ ಬೆರಳುಗಳು ನಂಬರ್ ಹುಡುಕುತ್ತಿದ್ದವು.

ಸುದ್ದಿ ಸಿಕ್ಕಿತು.

“ಸಮಾಜವಾದಿ ಪಾಟೀಯ ಅಧ್ಯಕ್ಷ ಹಾಗೂ ರಕ್ಷಣಾ ಮಂತ್ರಿ ಮುಲಾಯ್ ಮೂರಿಂಗ್ ಯಾದವ, ಭಾರತೀಯ ಕೈಗೆ ಕಾರ್ಮಿಕರ ಅಧ್ಯಕ್ಷ ಅಜಿತ್ ಸಿಂಹ, ಸಮಾಜವಾದಿ ಜನತಾ ಪಾಟೀಯ ಜನರಲ್ ಸೈಕೆಟರಿ ಸತ್ಯಪ್ರಕಾಶ ಮಾಳವೀಯ ಸಹಿತ ಅನೇಕ ವರಿಷ್ಟ ಮುಂದಾಳುಗಳು ಕಾರ್ಮಿಕ ನಾಯಕ ಅಣ್ಣಾ ಸಾಹೇಬರ ಹತ್ಯೆಯನ್ನು ಅಶ್ವಿಂತ ಕಟುವಾದ ಶಬ್ದಗಳಲ್ಲಿ ವಿಂಡಿಸಿದ್ದಾರೆ.

“ಮುಂಬಿಯ ಶಹರದಲ್ಲಿ ನಾಕಾಬಂದಿ ಮಾಡಲಾಗಿದೆ. ಬೇರೆ ಬೇರೆ ಅವರಾದಿ ಮಾಫಿಯಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಕಾರ್ಮಿಕ ನಾಯಕ ಅಣ್ಣಾ ಸಾಹೇಬರನ್ನು ಕೊಲ್ಲಲು ಸುಪಾರಿ ಗುತ್ತಿಗೆ ನೀಡಿರುವ ಅಂದಾಜಿದೆಯೆಂದು ಮುಂಬಿಯ ಪ್ರೋಲೀಸರು ಸಂದೇಹಿಸಿದ್ದಾರೆ.”

“ರಾಜ್ಯ ಸರ್ಕಾರ ಬಯಸಿದರೆ ನಾವು ಹತ್ಯೆಯ ತನಿಖೆಯನ್ನು ಸಿ.ಬಿ.ಎ.ನಿಂದ ಮಾಡಿಸಲು ಸಿದ್ಧರಿದ್ದೇವೆ ಎಂದು ಪ್ರಥಾನಮಂತ್ರಿ ಹೇಳಿದ್ದಾರೆ.” ಅಣ್ಣಾ ಸಾಹೇಬರ ಹತ್ಯೆಯ ವಿರೋಧದಲ್ಲಿ ‘ಪುರೋಗಾಮಿ ಟ್ರೇಡ್ ಯೂನಿಯನ್’ ನಾಳೆ ಮುಂಬಿಯ ಬಂದ್ರಗೆ ಕರೆ ನೀಡಿದೆ.

ವರ್ಲೆಯಲ್ಲಿ ಬಿ.ಡಿ.ವಿ. ಚಾಳ, ಫಾಟಚೋಪರನಲ್ಲಿ ನಿತ್ಯನಂದನಗರ, ವಿಕ್ರೋಲಿಯಲ್ಲಿ ಕನ್ನಮುವಾರನಗರ, ಭಾಂಡಪ್ಪ ಸ್ವೇಶನ್‌ರೋಡ್‌ನಲ್ಲಿ ಬಸ್‌ಗಳನ್ನು ತಡೆಯುವ ಹಾಗೂ ಕಲ್ಲಿಸೆಯುವ ಹತ್ತು ಘಟನೆಗಳು ನಡೆದಿವೆ. ಕೆಲವು ಜನರು ಈ ಘಟನೆಯಲ್ಲಿ ಸತ್ತ ಸೂಚನೆಗಳು ಸಿಕ್ಕಿವೆಯೆಂದು ಪ್ರೋಲೀಸರು ತಿಳಿಸಿದ್ದಾರೆ.

(ಬಸ್ ತಡೆದಿರುವ ಉತ್ತೇಜಿತ ಜನರ ದೃಶ್ಯ)

ಕಾರ್ಮಿಕರ ನೇತಾರ ಅಣ್ಣಾ ಸಾಹೇಬರ ಹತ್ಯೆಯ ಸುದ್ದಿ ತಿಳಿಯತ್ತಲೇ ಮುಂಬಿಯಿಂದ ಬಳ್ಳಿ ಮಿಲ್‌ಗಳು ತಕ್ಷಣ ಬಂದಾದವು. ಕೂಲಿಕಾರರು ಮತ್ತಿನ್‌ಗಳನ್ನು ಬಂದ್ ಮಾಡಿ ಶಾಂತವಾಗಿ ಹೊರಗೆ ಹೋದರು.

(ದೃಶ್ಯ)

“ಅತ್ಯ ಸೇನೆಯ ಅಧ್ಯಕ್ಷರು ಪಾಟೀಯ ಕಾರ್ಮಿಕರಿಗೆ ಸಂಯುದ್ಧಿಂದ ನಡೆದುಕೊಳ್ಳಲು ಸಲಹೆ ನೀಡಿದ್ದಲ್ಲದೆ, ಕಾಂಗ್ರೆಸ್ ಕಾರ್ಮಿಕರ ಮುಂದಾಳು ಅಣ್ಣಾ ಸಾಹೇಬರ ಹತ್ಯೆಯ ರಾಜಕೀಯ ಲಾಭ ಪಡೆಯಲು ಪ್ರಯತ್ನ ಪಡೆಯುತ್ತಿದೆ. ತುರುಪರಿಸ್ಥಿತಿಯ ಸಂದರ್ಭದಲ್ಲಿ ಅವರು ತಮ್ಮ ಅಸಮೃತಿಯನ್ನು ವ್ಯಕ್ತಪಡಿಸಿದ್ದರಿಂದ ಕಾಂಗ್ರೆಸ್ ಅವರನ್ನು ಮೂಲೆಗೆ ತಳ್ಳಿತ್ತು ಎಂದು ತಿಳಿಸಿದ್ದಾರೆ.

(ಸೇನಾ ಅಧ್ಯಕ್ಷರು ಮಾತನಾಡುವ ಚಿತ್ರ)

“ಕಾರ್ಮಿಕ ನೇತಾರ ಅಣ್ಣಾ ಸಾಹೇಬರ ಪಾರ್ಥಿವ ಶರೀರವನ್ನು ಶುಕ್ರವಾರ ಸಂಜೆ ರಾಜವಾಡಿಯ ಜಿತಾಗಾರದಲ್ಲಿ ಅಗ್ನಿಗೆ ಸಮರ್ಪಿಸಲಾಗುವುದು. ಲಂಡನ್‌ನಿಂದ ಅವರ ಮಗಳು ಆವಂತಿಕಾ ಬರುವುದನ್ನು ನಿರೀಕ್ಷಿಸಲಾಗುತ್ತಿದೆ. ನಾಳೆ ಬೇಳಗ್ಗೆ ಅವರು ಮುಂಬಯಿ ತಲುಪಲಿದ್ದಾರೆಂದು ತಿಳಿದುಬಬುತ್ತದೆ.”

“ಕೇಲ ದಿನಗಳ ಹಿಂದೆ ಮೀಲ್ನೆನ ಭೂಮಿಯನ್ನು ಮಾರಾಟ ಮಾಡುವುದರ ವಿರುದ್ಧ ಅಣ್ಣಾ ಸಾಹೇಬರು ಬಹಳ ಸಾಹಸದಿಂದ ಕಾರ್ಮಿಕರನ್ನು ಬಿಡುಗಡೆ ಮಾಡಿಸುವ ಪ್ರಕರಣದಲ್ಲಿ ಹೋರಾಡಿದ್ದರು. ಅದರಿಂದ ಅವರ ಶತ್ರುಗಳ ಸಂಖ್ಯೆ ಹೆಚ್ಚಿತು. ಯಾರೇ ಸಿಂಗಿರೆದ್ದ ಬಿಲ್ಲರೊನ ಕೈವಾಡ ಇದರಲ್ಲಿ ಇರುವ ಸಾಧ್ಯತೆಯ ಬಗೆಗೆ ಪೂಲೀಸರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.”

ಕ್ಷಾಮರೂ ಅಣ್ಣಾ ಸಾಹೇಬರ ಚಿತ್ರವನ್ನು ತೋರಿಸುತ್ತದೆ.

ಅಳುವ ದುಃಖಿಸುವ ಶೋಕ ಸಂತಪ್ತ ಕಾರ್ಮಿಕರ ಗುಂಪಿನ ದೃಶ್ಯ.

ಕಣ್ಣೀರು ಒರೆಸುತ್ತಿರುವ ತಾಯಿ....

ಪವಾರನ ಹೆಗಲಿಗೆ ತಲೆ ಆನಿಸಿ ಬಿಕ್ಕುತ್ತಿರುವ ಶಿಂದೆ ಅಂಕಲ್... .

ಪಾಟೀಲ್ ಅಂಕಲ್, ತ್ರಿಪಾಠಿ ಅಂಕಲ್, ವಿಮಲಾಚೆನ್ ಬಿಕ್ಕಬಿಕ್ಕಿ ಅಳುತ್ತಿದ್ದಾರೆ... ಎಂದೂ ಅದರ ಕೊಳಕಿನಲ್ಲಿ ಸಿಗಬಾರದೆಂದು ಯಾವ ಸಮಾಜದಿಂದ ಅವಳು ಓಡಿ ಬಂದಿದ್ದಾಳೋ, ಅದೇ ನಿಜವಾಗಿ ಅವಳ ಹೆಬ್ಬಾಗಿಲು-ಅಂಗಳ ಆಗಿದೆಯೇ? ಹೃದಯಕ್ಕೆ ತಟ್ಟುವ ಸಮಾಜ! ಒಂಟಿಯಾಗಿರಲು ಬಿಡದಿರುವ, ಸಹಾಯ ಹಸ್ತ ಭಾಚುವ ಸಮಾಜ!....

ಸಂಜಯರಿಗೆ ಪ್ರೋನ್ ಮಾಡಲು ಸಾಧ್ಯವಾಗಲೀಲ್.

ಬೇಳಗಾಗುವುದರಲ್ಲಿತ್ತು, ಆಯಿತು. ರಾತ್ರಿಯಿಡೆ ಕೆಳ್ಳಿ ಮುಳ್ಳದೆ ಮುಖಿ ಅಡಿಯಾಗಿ ದುಸ್ಪಷ್ಟವನ್ನು ಎದುರಿಸಿ ಹೋರಾಡುತ್ತಿದ್ದಳು. ಅಲ್ಲದೆ ಬೇಳಗ್ಗೆ ಹಾಸಿಗೆಯಿಂದ ಎದ್ದು ಕುಳಿತ ಮೇಲೆ ಮತ್ತೆ ಮೋದಲಿನಂತೆ ತಾನು ಸ್ವಸ್ಥ ಸ್ಥಿತಿಗೆ ಬಂದಿರುವಂತೆ ಅನಿಸಿತು.

ಚಹಾ ಕುಡಿದು ಮುಗಿಯುತ್ತಿಲೇ ಅವಳು ಸಂಜಯರ ಮೋಬಾಯಿಲ್ ನಂಬರಿಗೆ ಡಯಲ್ ಮಾಡಿದಳು. ಹೋರಾಟಿಕ್ಕೆ ಬೆಂಬು ತೋರಿಸಿ ಮುಖಿ ಮರೆಸಿಕೊಂಡು ಬದುಕಲಾಗುವುದಿಲ್ಲ. ಪರಿಣಾಮ ಏನೇ ಆಗಲಿ ಎದುರಿಸಬೇಕು.

ಪ್ರೋನ್ ಕನೆಕ್ಟ್ ಆಗಲಿಲ್ಲ. ಬಹುಶಃ ಅವಳು ಅಹಮದಾಬಾದ್ ಕೋಡ್ ತಪ್ಪಾಗಿ ಡಯಲ್ ಮಾಡಿರಬೇಕು. ಎರಡನೆಯ ಬಾರಿ ಅವಳ ಬಹಳ ಎಚ್ಚರಿಕೆಯಿಂದ ನಂಬರ್ ಡಯಲ್ ಮಾಡಿದ ನಂತರ ಸಂಕೋಚದಿಂದ ಮದುಡಿಕೊಂಡಳು. ನಿಮ್ಮಲಾ ಹಾಗೂ ಸಂಜಯ ಈಗಲೂ ಹಾಸಿಗೆಯ ಮೇಲೆ ಇಂದ್ರಾ! ಸಂಜಯ ಅವಳ ಪ್ರೋನ್ ರಿಸೀವ್ ಮಾಡುತ್ತ ಗಲಿಬಿಲಿಗೊಳ್ಳುತ್ತಾರೆ. ಅಂಥ ಜಟಿಲ ಸ್ಥಿತಿಯಲ್ಲಿ ಅವರು ಪ್ರೋನ್ ಬಂದ್ ಮಾಡುತ್ತಾರೆ. ಮಾಡಲಿ. ಮತ್ತೊಮ್ಮೆ ಪ್ರೋನ್ ಮಾಡುತ್ತಾಳೆ ಅವರಿಗೆ.

ಪ್ರೋನ್ ಸಂಜಯರೇ ಎತ್ತಿಕೊಂಡರು.

ಕಾಲ ಕೆಳಗಿನ ನೆಲ ಜಾರುತ್ತಿರುವುದರ ಅನುಭವವಾಯಿತು. ಪಲ್ಲಂಗದ ದಿಂಬಿನ ಮೇಲೆ ಅವಳು ಗಟ್ಟಿಯಾಗಿ ಕೈ ಉಂಟಿಕೊಂಡಳ್ಳು.

“ನಿಮ್ಮ ನಿದ್ದೆ ಹಾಳುಮಾಡಿದೆ...”

ಸಂಜಯ ತನು ಉದಾಸ ಮನಸ್ಸಿನಿಂದ ಮೆಲುನಕ್ಕರು.

“ನಿದ್ದೆ! ಅದು ನಿನ್ನ ಮಡಿಲಲ್ಲಿಯೇ ಇರುವುದು... ನಮೀ... ನಿನ್ನ ಮಡಿಲು ತಪ್ಪಿದ ಕೂಡಲೇ ನಿದ್ದೆಯೂ ಜಾರಿಹೋಗುತ್ತದೆ. ಅಹಮದಾಬಾದಕ್ಕೆ ಅದನ್ನು ಕರೆತರಬೇಕೆಂದಿದ್ದೇನೆ... ಬರುತ್ತಿಲ್ಲ...”

“ನಿರ್ಮಲಾಜಿ ಎಲ್ಲಿದ್ದಾರೆ?”

“ಅವಳನ್ನು ಹಾಸಿಗೆಯ ಮೇಲೆ ಮಲಗಲು ಬಿಟ್ಟು ಲಾನ್‌ಗೆ ಬಂದಿದ್ದೇನೆ. ನೀನು ನಿಃಸಂಕೋಚವಾಗಿ ಮಾತನಾಡಬಹುದು.”

ಅಂತಃಪಟವನ್ನು ಅಲುಗಾಡಿಸುತ್ತ ಬಿರುಗಾಳಿ ಪಟಪಟಿಸುತ್ತದೆ. ಯಾವಾಗಲಾದರೂ, ಯಾವುದಾದರೂ ಕ್ಷೇತ್ರದಲ್ಲಿ ಸೇರಿಕೊಂಡ ಅದರ ತೀವ್ರ ವೇಗವು ಅವಳನ್ನು ಕಿತ್ತು ಬಿಸಾಕೆ, ಎಲ್ಲವನ್ನೂ ಧ್ವಂಸ ಮಾಡಬಿಡುಲ್ಲದು!

“ಒಂದೆರಡು ದಿನಗಳಲ್ಲಿ ನೀವು ಹೈದರಾಬಾದಿಗೆ ಬರಲಾರಿರಾ?”

ಸಂಜಯ ಅನಾಯಾಸವಾಗಿ ಸರಸಿಗಳಾಗಿಬಿಟ್ಟರು. ಸ್ವರದಲ್ಲಿ ದಾಳಂಬದ ಸಿಹಿರಸ ಸುರಿಯಿತು.

“ನನ್ನ ಮಗಳು ತನ್ನ ಅಪ್ಪನನ್ನು ಭೇಟಿಯಾಗಲು ಕಾತರಳಾಗಿದ್ದಾರೋ ಅಥವಾ ಅವಳ ಶಾಯಿಯೋ?”

“ಶಾಯಿ” ಅವಳ ನಾಲಗೆಯವರೆಗೂ ಉಕ್ಕಬಂದ ಕಣ್ಣೀರಿನ ಉಪ್ಪು ನಾಲಗೆಯನ್ನು ತೋಯಿಸಿತು. ಸಂಜಯ ನಿರ್ಲಕ್ಷ್ಯದಿಂದೆಂಬಂತೆ ಬಾಯಿ ತೆಗೆದ.

“ಉಹಂ... ಹಾಗಾದರೆ ಬರೋದಿಲ್ಲ.”

“ಬಂದುಬಿಡಿ ಬಂದು ಸಾರಿ... ಬಹಳ ಅವಶ್ಯಕತೆಯಿದೆ ನಿಮ್ಮದ್ದು.”

ಸಂಜಯ, ಅವಳ ಧ್ವನಿಯ ಕಂಪನದಿಂದಾಗಿ ಬೆಚ್ಚಿದ್ದರು.

“ನೀನು ಅಳುತ್ತಿದ್ದೀರ್ಯಾ... ನಮೀ...?”

“.....”

“ಏನಾಯ್ದು ಹೇಳು! ಕೇಳಿದೇನೆ. ಆದರೆ ನಿನ್ನ ಶಬ್ದಗಳ ನಿರಘರಕತೆಯ ಬಗೆಗೂ ನಾನು ತಿಳಿದುಕೊಂಡಿದ್ದೇನೆ.” ಅಣ್ಣಾ ಸಾಹೇಬರ ಹತ್ತೇ ನಿಶ್ಚಯವಾಗಿ ನಿನಗೆ ಆಳವಾದ ಮಾನಸಿಕ ಆಫಾತವನ್ನು ಉಂಟುಮಾಡಿರಬಹುದು. ನಿನಗೆ ಪೋನ್ ಮಾಡೋಣ ಎಂದು ನಿನ್ನ ಯೋಚಿಸಿದೆ. ನಿನೊಂದನೆ ಹೇಳೋದಾದರೂ ಏನು ಅನ್ನಿಸಿ ಪೋನ್ ಮಾಡಲಿಲ್ಲ.

ಪೋನ್.

“ಅಗುವುದನ್ನು ಯಾರಿಂದ ತಡೆಯಲು ಸಾಧ್ಯವಿದೆ. ನಮೀ? ಸಮಾಧಾನವೆನ್ನುಪ್ರದು ಹಾಲಿಗೆ ಬಿಟ್ಟ ಹೆಪ್ಪಿನ ಹಾಗೆ ನಿಧಾನವಾಗಿ ಗಟ್ಟಿಯಾಗುತ್ತ ಹೋಗಬೇಕು ಎಂಬುದೂ ನನಗೆ ಗೊತ್ತು.

ಸಂಜಯರ ಸಹಾನುಭೂತಿ ಅವಳ ತಲೆಯನ್ನು ತನ್ನ ಹೆಗಲಿನತ್ತು ಬಾಗಿಸಿತು. ಹೇಳಲೇಬೇಕಾದ ಅನಿವಾರ್ಯತೆ ಇರುವುದರಿಂದ, ಅವರೂಡನೆ ಎಲ್ಲವನ್ನೂ ಹೇಳಬಲ್ಲಿನೆಂಬ ನಂಬಿಗೆಯಿಂದ ಧ್ಯೇಯವನ್ನು ಒಗ್ಗೂಡಿಸಿಕೊಂಡಳು.

“ನಿನ್ನೆ ಬಂದಲ್ಲಿ... ಎರಡೆರಡು ಅಪತ್ತುಗಳು ಅಪ್ಪೆಣಿಸಿದವು.”

“ವರಡೆರಡು... ಅಂದರೆ?” ಸಂಜಯ ಏನೂ ತಿಳಿಯದಲೆ ಕೇಳಿದ.

“ನಮ್ಮ ಮಗಳು ಉಳಿಯಲ್ಲಿಲ್ಲ....” ಅವಳ ಉಸಿರು ಒಳಗೇ ಚಡಪಡಿಸಿತು.

“ನೀನು ಬಹುಶಃ ಎಚ್ಚರದಲ್ಲಿಲ್ಲ. ಏನು ಹೇಳ್ತೂ ಇದೀಯಾ?.... ನಿನಗೆ ಅರಿವಿದೆಯಾ?”

“ಜೆನ್ನಾಗಿ ಗೊತ್ತು. ಅವಳನ್ನು ಬಿಟ್ಟು ನಿಮ್ಮ ಬಳಿ ಬಂದಿದೇನೆ... ಸೋನೋಗ್ರಂಥಿಯಲ್ಲಿ ತುಂಟಿ ಹೇಗೆ ನೆಗೆದಾಡಿದ್ದಳು...”

“ವಿಶ್ವಾಸವಿಡಿ ಸಂಜಯ್ಯ....”

“ಸತ್ಯವಲ್ಲದನ್ನು ನಂಬಬೇಕಾ?”

“ಆಗಲೇ ಫಟಿಸಿಬಿಟ್ಟಿದೆಯಲ್ಲ. ಆ ಕ್ಲಾರ ಸತ್ಯದ ಬಗ್ಗೆ ವಿಶ್ವಾಸ... ನಿನ್ನ ಬೆಳಿಗೆ ಪಾಯಿಖಾನೆಯಲ್ಲಿದ್ದಾಗ ಪೋನ್ನು ಗಂಟೆ ಬಾರಿಸಿತು. ಅದನ್ನು ಕೇಳಿ ಗಡಿಬಿಡಿಯಿಂದ ಹೊರಗೆಬಂದೆ. ಪೋನ್ನು ಕಟ್ಟಾಯಿತು. ಅನಂತರ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಗಂಟೆ ಬಾರಿಸಿತು. ಪೋನ್ನು ಎತ್ತಿಕೊಂಡೆ. ಮುಂಬಯಿಯಿಂದ ಪೋನ್ನು. ಪವಾರನದು. ಅಣ್ಣಾ ಸಾಹೇಬರ ಹತ್ಯೆಯ ಸುದ್ದಿ ಹೇಳಲು. ಇಂಥಾ ಶಾಕ್ ತುಂಬಿಕೊಂಡಿತು ಹೊಟ್ಟೆಯಲ್ಲಿ. ಒಮ್ಮೆಲೇ ಸೀಳುವಂಥ ನೋವಿನ ತೆರೆಗಳು ಏಳತೊಡಗಿದವು.... ನಿಂತುಕೊಳ್ಳಲು ಆಗಲೇ ಇಲ್ಲ. ಹಾಸಿಗೆ ಮೇಲೆ ಮಲಗಿದೆ... ಭಲ ಭಲ ರಕ್ತ ಹರಿಯೋದಕ್ಕೆ ಶುರುವಾಯಿತು...”

ಆಕೆ ಬಿಕ್ಕುತ್ತಿದ್ದಳು.

“ನೀಲಮ್ಮಾಳ ಜೊತೆಯಲ್ಲಿ ‘ನವಜೀವನ’ಕ್ಕೆ ಹೋದೆ. ಡಾ. ಸುಜಾತಾ ನನ್ನ ಸ್ಥಿತಿ ನೋಡಿ ಗಾಬರಿಯಾದರು. ತ್ವಕ್ಕಿನ ತಸ್ತಚಿಕಿತ್ಸೆ ವಿಭಾಗಕ್ಕೆ ಕರೆದುಕೊಂಡು ಹೋದರು.... ಏನೂ ಉಳಿಯಲೇ ಇಲ್ಲ... ಡಾ. ಯಾಸ್ಕಿನ್ ಮಗುವನ್ನು ಉಳಿಸಲು ಬಹಳ ಪ್ರಯತ್ನ ಮಾಡಿದರು. ಆದರೆ ಯಶಸ್ವಿಯಾಗಲಿಲ್ಲ ಎಂದು ಸಿಸ್ಪರ್ ಆಮೇಲೆ ಹೇಳಿದರು...”

“ಕತೆ ಬರೀತಾ ಇಲ್ಲವಲ್ಲ... ಜನ್ನಾಗಿ ಹೆಚ್ಚಿತಿದೀಯಾ...” ಸಂಜಯರ ಸ್ವರ ಅಲಗಿನಂತೆ ಇರಿಯಿತು. “ಮತ್ತು ನಾನು ಅದನ್ನು ನಂಬಬೇಕು ಎಂದು ಬಯಸ್ತಾ ಇದೀಯಾ!”

೪೦೭ / ಆವಿಗೆ

“ವಿಶ್ವಾಸವಿಡಿ ಸಂಜಯ....! ನೀವು ಬೇಕಾದರೆ ಡಾ. ಯಾಸ್ಕಿನ್‌ರಿಗೆ ಪೋನ್‌ಮಾಡಿ ನಿಜವನ್ನು ತಿಳಿದುಕೊಳ್ಳಬಹುದು....”

“ಡಾ. ಯಾಸ್ಕಿನ್‌ರನ್ನು ನಾನು ಕೊಂಡುಕೊಳ್ಳಬಲ್ಲೇ. ಅಂದರ್ಮೇಲೆ ಗಂಟು ಹೊಸೆಯೋ ನೀನು ಕೊಂಡುಕೊಳ್ಳಲಾರೆಯಾ?”

“ನಾನು ಅವರನ್ನು ಕೊಂಡುಕೊಳ್ಳೇದಾ? ಯಾಕಾಗಿ?”

“ಗಭರ್ ಬೀಳಿಸಿಕೊಂಡು, ಬಿದ್ದುಹೋದ ಕತೆ ಹಣೆಯಲು?”

“ಎಂಥಾ ಮಾತು ಆಡ್ಡಿದೀರಿ ನೀವು? ಅವರೇನು ಮಾರಾಟಕ್ಕೆ ಸಿಕ್ಕಾರಾ?”

“ಮಾರಾಟಕ್ಕೆ ಕೇಳಿದಪ್ಪು ಕಿಮ್ಮತ್ತು ಕೊಡಬೇಕಾಗುತ್ತದೆ... ಕಿಮ್ಮತ್ತು ಕೊಟ್ಟಿರಬಹುದು ನೀನು!”

“ನನ್ನ ಸಾಮರ್ಥ್ಯ ಏನು ಅನ್ನವುದು ನಿಮಗೆ ಗೊತ್ತಿಲ್ಲದ್ದು?”

“ನಿನಗೆ ಸಾಮರ್ಥ್ಯ ಇಲ್ಲ... ಸರಿ. ನಿನ್ನನ್ನು ಬಯಸೋವರಿಗೆ ಇರಬಹುದಲ್ಲ... ಅಮೋಲ ಕೊಟ್ಟಿರಬಹುದು...”

“ನೀವು ನನ್ನನ್ನು ಅಪಮಾನ ಮಾಡಿದೀರಿ.”

“ಅಪಮಾನ ನೀನು ನನಗೆ ಮಾಡಿದ್ದು... ನಿನ್ನ ಮನಸ್ಸಿನಲ್ಲಿದ್ದದನ್ನು ನೀನೇ ಮಾಡಿಕೊಂಡೆ. ತಾಯಿಯಾಗಲೂ ಬಯಸುತ್ತಿರಲಿಲ್ಲವಲ್ಲವಾ ನೀನು? ನೀನು ಆಹರಾಮಜಾದಿ ನೀಲಮ್ಮಳಿಂದ ಮುಷ್ಟಿಯಲ್ಲಿ ಒತ್ತಿಸಿಕೊಂಡಿರಬಹುದು... ನಸಿರ್‌ಎಂಗ್ ಹೋಗೆ ಹೋಗಿ ನನಗೆ ವಿಶ್ವಾಸ ಹುಟ್ಟಿಸಲಿಕ್ಕೆ ಅನುಕೂಲವಾಗಲಿ ಅಂತ... ವಿಡಂಬನೆ ಅಲ್ಲವಾ?... ಪೋನ್‌ನಲ್ಲಿ ಯಾರದೋ ಸತ್ಯ ಸುದ್ದಿ ಕೇಳಿ ಮಗು ಬಿದ್ದುಹೋಯಿತು ಅಂದರೆ! ಎಂದಾದರೂ ಸಂಭವಿಸಲು ಸಾಧ್ಯವಾ?”

ಸಂಜಯ ವಿಕ್ಕಪ್ಪರಂತೆ ಮಾತನಾಡತೂಡಿದ್ದರು.

“ನೀನು ನನ್ನಿಂದ ನನ್ನ ಕನಸನ್ನು ಕಿಂದಿಯಕೊಳ್ಳಲಾರೆ... ನಾನು ನಿನ್ನನ್ನು ಎಂದೂ ಕ್ಷಮಿಸಲಾರೆ, ಕೊಲೆಗಡುಕಿ! ಅಣ್ಣ ಸಾಹೇಬರ ಹಕ್ಕೆಯ ಆಫಾತವನ್ನು ನಿನ್ನಿಂದ ಜೀರ್ಣಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳು... ನಿನ್ನ ಬುದ್ಧಿ ವಶದಲ್ಲಿಲ್ಲ... ನೀನು ಎಚ್ಚರವಾಗಿಲ್ಲ... ನೀನು ಸುಳ್ಳ ಹೇಳಿದೀಯಾ... ನನ್ನನ್ನು ಎತ್ತಿ ತೂಗಿ ಪರೀಕ್ಷಿಸಿ ನೋಡೋಡಿಕ್ಕೆ ಎಂದು ಪ್ರಾಯಶಃ ನೀನು ನಾಟಕ ಆಡ್ಡಿದೀಯಾ... ಹೇಳು... ನಮೀ... ನಮೀ... ಹೇಳು...”

“ಸತ್ಯವನ್ನೇ ಹೇಳಿದೇನೆ ಸಂಜಯ... ತನ್ನ ಮಗುವನ್ನು ಕಳೆದುಕೊಂಡು ಯಾರಾದರೂ ಅಭಿನಯ ಮಾಡಬಹುದಾ?”

“ಸುಳ್ಳಗಾತಿ... ನಿನ್ನ ಜೀವ ತಗೋತೆನೆ ನಾನು... ನನಗೆ ನನ್ನ ಮಗುಬೇಕು... ಮಗು...!”

“ತಂದೆಯಾಗಲು ನಾನು ನಿನ್ನ ಮೇಲೆ ಎಷ್ಟೂಂದು ವಿಚು ಮಾಡಿದೇನೆ

ಗೊತ್ತಾ! ಆ ನಿನ್ನ ಅಂಜನಾವಾಸ್ತವಾಗಿ ನಿನ್ನ ಮೇಲೆ ನೀರಿನ ಹಾಗೆ ಇಪ್ಪೊಂದು ಹಣ ಸುರಿಯುವ ಸಾಮರ್ಥ್ಯ ಇದೆ ಅಂದೊಂದಿದೀಯ? ಅವಳ ಜವಾಬಾರಿ ಅಂದರೆ ನಾನು ತಂದೆಯಾಗೋದಕ್ಕೆ ನನಗೆ ಸಹಾಯ ಮಾಡೋದಷ್ಟೇ. ಮತ್ತು ವ್ಯವಹಾರಕ್ಕೆ ತಕ್ಕ ಕ್ರಮಿಷನ್ ತಗೊಳಿಸ್ತೂದು ಅಷ್ಟೇ. ಅವಳು ಇಂಥ ಇವತ್ತು ಮುದುಗಿಯರನ್ನು ಬೇಕಾದರೂ ಬಿಡಿಸಲು ತಯಾರಿಸ್ತಿದ್ದಳು. ನನ್ನೊಡನೆ ದೇಹಸಂಬಂಧ ಇರಿಸಿಕೊಂಡು ಕೇವಲ ಎಪ್ಪತ್ತೆ ಗೃಹ ಸಾವಿರ ರೂಪಾಯಿಗಳಲ್ಲಿ ನನ್ನನ್ನು ಅಪ್ಪಣಿಸ್ತಾಗಿ ಮಾಡಬಲ್ಲವಳಾಗಿದ್ದಳು....”

“ನಾನು ವೇಶ್ಯೆಯರಿಂದ ಅಪ್ಪಣಾಗಲು ಬಯಸುತ್ತಿರಲ್ಲ. ಅವರಿಗೆ ಮಗುವಿಗೆ ಜನ್ಮ ಕೊಡೋದು ಅಂದರೆ ಒಂದು ವ್ಯಾಪಾರ ಮಾತ್ರ, ಅನೇಕರಿಂದ ಇಂಥ ವ್ಯಾಪಾರವನ್ನು ಮಾಡಿರಬಹುದು. ನನಗೆ ಈ ಬಗೆಯ ಬಾಡಿಗೆಯ ಕೊಳಕು ಗಭ್ರ ಬೇಕಾಗಿರಲಿಲ್ಲ! ವೃತ್ತಿ ಮಾಡದ.... ಪೆವಿತ್ರಾಗಿರುವ, ಮತ್ತು ನನ್ನನ್ನು ಪ್ರೀತಿಸುವರಂಥ ಮುದುಗಿ ಬೇಕಾಗಿದ್ದಳು. ಕೇವಲ ನನಗಾಗಿ ತಾಯಿಯಾಗಬಲ್ಲವಳು! ಕೇವಲ ನನ್ನ ಸಹವಾಸವನ್ನು ಮಾತ್ರ ಮಾಡಬಲ್ಲವಳು... ನಮ್ಮ ಏಶನ್ ಸಫಲವಾಯಿತು... ಹದಿಮೂರು ವರ್ಷಗಳ ನಂತರ ನಾನು ಅಪ್ಪಣಾದೆ... ನನ್ನ ಮಗುವಿನ ಅಪ್ಪ! ನಾನು ನಿಜವಾಗಿಯೂ ಪ್ರೇಮಿಸಹೊಡಗಿದ ಮುದುಗಿಯಿಂದ! ಅವಳೇ... ಅವಳೇ... ನನಗೆ ಮೋಸ ಮಾಡಿದಳಾ?... ನನ್ನ ಮಗಳ ಜೀವ ಬಲಿತೆಗೆದುಕೊಂಡಳಾ?”

ಸ್ತುಭವಾಗಿ ಕೇಳುತ್ತ ಉಲಿದಳು ಅವಳು.

“ಮೇಲಾಗಿ ನಾನು... ನಾನು ನಿರ್ಮಲಾಳಿಗೆ ಕೆಲದಿನಗಳ ಹಿಂದೆ ಎಲ್ಲವನ್ನೂ ಹೇಳಿ ಒಪ್ಪಿಸಿದ್ದೆ... ಮಗು ಆಗುತ್ತಲೇ ನಾವು ಅದನ್ನು ದತ್ತಕ ತೆಗೆದುಕೊಳ್ಳೋಣ. ನಿರ್ಮಲಾ ನಿನ್ನನ್ನು ಭೇಟಿಯಾಗಿದ್ದಾಳೆ. ಅವಳಿಗೇನೂ ತಕರಾರು ಇರಲಿಲ್ಲ. ಮದುವೆ ನಾನು ನಿನ್ನೊಡನೆ ಅಗಲಿ... ಆಗದೆ ಇರಲಿ, ನನ್ನನ್ನು ನೀನು ಅಪ್ಪಣಾಗಿಸಿ ಜೀವನವಿಡೀ ಇಷರಾಮದಿಂದ ಇರಬಹುದಾಗಿತ್ತು... ಯಾಕೆಂದರೆ... ನಾನು... ನಾನು ನಿನ್ನ ಹೊರತು ಇರಲಾರೆನಾಗಿದ್ದೆ. ಗೌತಮಿ ನಿನಗಿಂತ ಕಡಿಮೆ ಸುಂದರಿಯೇನೂ ಆಗಿರಲಿಲ್ಲ.”

ಅವಳು ಬಿಕ್ಕಿ ಬಿಕ್ಕಿ ಅಳತೊಡಗಿದೆ.

“ಮೋಸಳಿ ಕಣ್ಣೀರು ಸುರಿಸಬೇಡ. ಉತ್ತರ ಕೊಡು... ಗೌತಮಿ ನಿನಗಿಂತ ಕಡಿಮೆ ಸುಂದರಿಯಾ?... ಗೌತಮಿ ನನ್ನ ಬಗೆ ಬಹಳ ಮೆಚ್ಚಿಗೆ ಇಟ್ಟಿಕೊಂಡವಳು. ನಾನು ಬಯಸಿದ್ದರೆ ಅವಳು ನನಗಾಗಿ ಹತ್ತು ಮಕ್ಕಳನ್ನು ಬೇಕಾದರೂ ಹತ್ತು ಕೊಡುತ್ತಿದ್ದಳು. ನಾನೆಂದೂ ಅದನ್ನು ಬಯಸಲಿಲ್ಲ; ಗೌತಮಿ ಬಳ್ಳಿಯ ಸ್ವೇಹಿತೆಯಾಗಬಲ್ಲಳು, ಪ್ರೇಯಸಿ ಅಲ್ಲ... ನನ್ನ ಮಕ್ಕಳ ತಾಯಿಯಂತೂ ಆಗಲಾರಳು. ಎಂಜಲು ಗಭ್ರ ಗೌತಮಿಯದು! ಎಪ್ಪೊಂದು ಅದ್ವಾರಿಯಿಂದ ಅವಳು ಜೀವಿಸಿದಾಳಿಲ್ಲ ಕೇವಲ ಪ್ರತಿಭೆಯ ಬಲದಿಂದ ಆ ಹಂತಕ್ಕೇರಲು ಇಪ್ಪತ್ತು ವರ್ಷವಾದರೂ ಬೇಕು. ಅವಳು ಎಂಥ ಸುಂದರವಾದ

ಘ್ರಾ ಟೋನಲ್ಲಿ ವಾಸವಾಗಿದಾಳಳು, ಅದು ಯಾರು ಕಾಣಿಕೆಯಾಗಿ ಕೊಟ್ಟದ್ದು ಗೊತ್ತಿದೆಯೇನು? ಸುಪ್ರಸಿದ್ಧ ಪ್ರತಿಷ್ಠಿತ ವ್ಯಾಪಾರಿ ಭೆಡ್ಡು ಸಾಹೇಬರದು. ಅವರೊಂದಿಗೆ ಜಪಾನೋನಲ್ಲಿ ಒಂದೂವರೆ ವರ್ಷ ಉಳಿದಳು ಗೌತಮಿ. ಭೆಡ್ಡು ಸಾಹೇಬರ ಪತ್ತಿ ಮುಂಬಯಿಗೆ ಮರಳಿದಾಗ ತನ್ನ ಖಾಲಿ ಮಡಿಲಿನಲ್ಲಿ ಒಂದು ಮಗುವನ್ನು ಹೊತ್ತುಕೊಂಡೇ ಬಂದಳು. ವ್ಯಾವಹಾರಿಕ ಸಮಾಜದಲ್ಲಿ ಅವರೊಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಮಿಸೆಸ್ ಭೆಡ್ಡು ಗಭಿರಣಿಯಿದ್ದಾಳೆ ಅಂತ. ವಾಸ್ತವ ಏನೆಂದರೆ ಜಗತ್ತಿನ ಯಾವ ಚಿಕಿತ್ಸೆಯೂ ಮಿಸೆಸ್ ಭೆಡ್ಡಾಳನ್ನು ತಾಯಿಯನ್ನಾಗಿ ವಾಡಲು ಅಸಮರ್ಪಣವಾಗಿತ್ತು...”

ಸಂಜಯ ಸಿಟ್ಟು-ತುಚ್ಚೀಕರಣಕ್ಕೆ ಇಳಿದುಬಿಟ್ಟಿದ್ದರು. “ಎಂಥ ಕ್ಷುಲಕ ಕರಿಯರ್ಗಾಗಿ ನೀನು ಗಭರ್ ಕೆಡವಿಸಿದೆ... ಎರಡು ಕವಡೆ ಶಿಮ್ಮಿನ ಡಿಜ್‌ನರ್ ಆಗಿ ನೀನೇನು ಗಳಿಸಬಲ್ಲೇ? ನಮೀ! ನಿನಗೆ ಎಷ್ಟೊಂದು ತಿಳಿಸಿಹೇಳಿದ್ದೇ...”

“ನಿನಗೆ ನಿನ್ನ ಬಗ್ಗೆ ತಿರಸ್ಕಾರವಿದೆ... ನಿನ್ನ ಬಗ್ಗೆ...”

ನಡುಗದ ಕೃಗಳಿಂದ ಅವಳು ಪೋನ್ ಕೆಳಗೆ ಅಪ್ಪಳಿಸಿದಳು.

ಗಭರ್ ಬಿದ್ದಿದ್ದು ನಿನ್ನೆ ಅಲ್ಲ ಇಂದು ಎಂದು ಅವಳಿಗೆ ಅನಿಸಿತು. ಕಿರಪ್ಪಾ ದುಸಾಧ ಸತ್ತಿಲ್ಲ. ಸಾಯುವುದೂ ಇಲ್ಲ. ಎಲ್ಲಿಯವರೆಗೆ ಹೆಂಗಸು ತನ್ನ ಹೊಟೆಯನ್ನು ಅವನ ಒದೆತದ ಪ್ರಹಾರದಿಂದ ಬಚಾವು ಮಾಡಿಕೊಳ್ಳಲು ಕಲಿಯುವುದಿಲ್ಲವೋ ಅಲ್ಲಿಯವರೆಗೆ ಕಿರಪ್ಪಾ ದುಸಾಧ ಸಾಯುವುದಿಲ್ಲ...”

ಹಾಸಿಗೆಯ ಮೇಲೆ ಅವಳು ಮುಖಿ ಅಡಿಯಾಗಿ ಮಲಗಿ ಅವಳು ಎಷ್ಟುಹೊತ್ತು ತಡೆ ತಡೆದು ಅಳುತ್ತಿದ್ದಳೋ! ಪೋನ್ ಗಂಟೆ ಮತ್ತೆ ಮತ್ತೆ ಬಾರಿಸುತ್ತಿಲೇ ಇತ್ತು. ಕೆನ್ನೆಯ ಮೇಲೆ ಸುತ್ತಿಗೆಯಿಂದ ಬಾರಿಸಿದ ಹಾಗೆ. ಅವಳು ಪೋನ್ ಎತ್ತಲಿಲ್ಲ.

ಸ್ವಷ್ಟ ಹೊತ್ತಿನ ನಂತರ ವಧ್ದಳು. ಬೇಸಿನ್ ಬಳಿ ಹೋಗಿ ಮುಖಿದ ಮೇಲೆ ನೀರಿನ ಹನಿಗಳನ್ನು ಸಿಂಪಡಿಸಿಕೊಂಡಳು. ನಂತರ ಮೇಜಿನ ಡ್ರಾಯರ್‌ನಿಂದ ನಾಟಕದ ಪೋಸ್ಟರನ್ನು ಹೊರತೆಗೆದಳು. ನಾಟಕ ಮುಗಿದಮೇಲೆ ಶ್ರೀನಿವಾಸನ್ ಅದನ್ನು ಅವಳಿಗೆ

೨೫

ಹಹಾ! ನಾನು ನಾಳೆಯ ದಾರಿಯನ್ನು ನೋಡಲಾರೆ. ಇಂದು ದಾರಿಯನ್ನು ಹಿಡುಕಲಾರದವನು, ನಾಳೆ ತನ್ನ ಕಾಲುದಾರಿಯನ್ನು ಹಿಡುಕಬಲ್ಲನೆಂದು ನಿನಗನಿಸುವುದಿಲ್ಲ! ದಾರಿಗಾಗಿ ಅಲೆಯುವುದು ಯಾಕೆಂದರೆ ಸದಾ ಅವರನ್ನು ನಾಳೆಗೆ ಒಯ್ಯಿಬಿಡುವುದೆಂದು. ಆ ತಪ್ಪನ್ನು ನಾನು ಮತ್ತೊಮ್ಮೆ ಮಾಡುತ್ತೇನೆ ಎಂದು ನಿನಗೆ ಅನಿಸಬಹುದು. ಇಲ್ಲವೇ ಇಲ್ಲ. ನಾನು ಇಂದೇ ಹೈದರಾಬಾದನ್ನು ಬಿಡುತ್ತಿದ್ದೇನೇ...

ಒಬ್ಬ ಅರೆ ಮೂರ್ವಿ ಹುಡುಗಿಯ ಕರೆಯನ್ನು ನೀನು ಶುರು ಮಾಡಿದ್ದೇ ನಾನು ಅದನ್ನು ಸರಿಯಾದ ಕೊನೆಗೆ ತಲುಪಿಸುತ್ತಿದ್ದೇನೋ ಇಲ್ಲವೋ ಹೇಳಲಾರೆ. ನೀನು ನಿಶ್ಚಿಂತಳಾಗಿರಬಹುದೆಂದು ನನಗಿನಿಸುತ್ತದೆ. ಅಂತೆ ಅನೇಕ ರೀತಿಯಲ್ಲಿ ಆಗಬಹುದಾಗಿತ್ತು ಉದ್ದನೆಯ ಚರ್ಚೆಯನ್ನು ಈ ಬಗ್ಗೆ ಮಾಡಬಹುದು. ಆದರೆ ನಾನು ಕೇವಲ ಒಳದನಿಯನ್ನು ಮಾತ್ರ ಕೇಳಬಲ್ಲೆ. ಮತ್ತು ಅದನ್ನೇ ಅನುಸರಿಸಲು ಹೊರಟಿದ್ದೇನೆ. ಕತ್ತಲು ಕೋಣೆಯಲ್ಲಿ ಬಾಗಿಲ ಯಾವುದೋ ಸಂದಿಯಿಂದ ಒಳನುಗ್ನಿಂದ ಬೆಳಕಿನ ಕ್ಷೀರ ಕಿರಣವೂಂದು ಇಂಗಿತ ನೀಡುತ್ತಿದೆ-ಕವಾಟವನ್ನು ತೆರೆಯುವುದೋಂದೇ ತಡ, ಹೊರಗಡೆ ಬೆಳಕು ಕಾಯುತ್ತಿದೆ!!

ఆగిద్ద ఒళ్లేయదాయితో, కెట్టడ్వాయితో అంతకు ఆయితు. ఈగ నాను ఆ ద్వంద్వదింద స్వయం నన్నన్న హోరతందుకోళ్తు, బముతః అదరదూ అనివాయతే ఇత్తు ఎందష్టే యోళిసుక్తిదేనే. ఇనొబ్బిర దృష్టియింద నోడిద జగత్తు తన్న సత్యవాగిరువుదిల్ల, తన్న అనుభవపూ ఆగిరువుదిల్ల. తన్న అనుభవద నేరవిల్లదే యావుదే పరిషూర సాధ్యవిదేయేను? నమ్మి చిత్తవన్న అధవా దృష్టియన్ను నమ్మి ముష్టియల్ల ఇట్టుకోళ్వవరేగూ నావు ఒబ్బిత సత్యవన్ను ఒమోమ్మే నాణ్యాద హాగే చిమ్ముతీరుతేవే. అనుభవ జన్మతే ఎన్నువుదు నమ్మి హచ్చేసిన ముదేయాగిరువుదరింద నమ్మన్న నిశ్చింతగోళిసుతెదే...

ನಾನು ಮನೆಗೆ ಹಿಂತಿರುಗುತ್ತಿದ್ದೇನೆ, ಹಷಣ! ನೀನು ಎಲ್ಲಿ, ಯಾವ ಹೆಸ್ತಿಲ ಮೇಲೆ ನನ್ನನ್ನು ನೋಡಲು ಬಯಸುತ್ತಿದ್ದೇಯೋ, ಎಂದೂ ಹೇಳಿಯೇ ಇಲ್ಲ. ಕೇವಲ ತರ್ಕದ ಜಾವಟಿಯನ್ನು ಗಾಳಿಯಲ್ಲಿ ತಿರುಗಿಸುತ್ತ ನನ್ನನ್ನು ಎಚ್ಚರಿಸುತ್ತ ಉಳಿದೆ. ನಾನು ಯೋಚಿಸಲಿ, ತಿಳಿದುಕೊಳ್ಳಲಿ, ಕಣ್ಣ ತೆರೆಯಲಿ ಎಂದು ಗದರಿಸುತ್ತ ಉಳಿದೆ. ನೀನೂ ಏನು ಕಡಿಮೆ ವಿಚಿತ್ರ ಅಲ್ಲ ಎಂದು ನನಗನಿಸುತ್ತದೆ. ಕಣ್ಣ ತೆರೆದೇ ಇರುವವರುನ್ನ ಕಣ್ಣ ತೆರೆ ಎಂದು ಹೇಳುತ್ತಿದ್ದೀರೆ. ಎದುರಿಗೆ ಕಾಣುತ್ತಿರುವುದಕ್ಕೆ ಪ್ರಶ್ನೆ ಚಿಹ್ನೆಯನ್ನು ಹಾಕುತ್ತಿದ್ದೀರೂ. ಮಣಿನ ಮೇಲೆ ಗುದ್ದಲಿ ಬಳಸಿದ ಹೊರತು ಮಣಿನ ತಳದ ಅಡಿಗೆ ಅದರ ಪ್ರಕೃತಿ ಹೇಗಿದೆ, ಏನಿದೆ ಎಂಬುದು ತಿಳಿಯುವುದಿಲ್ಲ....

ಸಾದಿಯಾಳಿಂದ ನಾನು ಮಂಬಯಿಗೆ ಹೋಗುವ ಓಕೆಟ್ ತರಿಸಿದ್ದೇನೆ. ಸಾದಿಯಾಪ್ಲೋನ್ ಮಾಡಿದ್ದಳು. ತನ್ನ ತಂಡೆಯಿಂದ ಓಕೆಟ್ ತೆಗೆದುಕೊಂಡು ನನಗೆ ತಲುಪಿಸಲು ಅವಶ್ಯ ಬರುತ್ತಿದ್ದಾಗೆ. ಅವಳ ತಂಡೆ ಎ.ಎ.ಎ. ಹೋಟಾದಿಂದ ಓಕೆಟ್‌ನ್ನು ರಿಜರ್ವ್ ಮಾಡಿಸುತ್ತಾರೆ. ಪಿ.ಎನ್.ಆರ್. ನಂಬರನ್ನು ಅವರು ಕಳಿಸಿಕೊಟ್ಟಿದ್ದಾರೆ. ಅಮೋಲ ನೇರವಾಗಿ ಮನೆಗೆ ಬರುತ್ತಿದ್ದಾನೆ. ಅವರು ನನ್ನೊಂದಿಗೆ ಇರುವ ತನಕ ನಾನು ಗಾಡಿಯಲ್ಲಿ ಕುಳಿತೆರಲಾರೆ.

ರಕ್ಷಣೆ ಇನ್ನೂ ಬಂದ್ ಆಗಿಲ್ಲದೆ ಇರುವುದರಿಂದ ನಾನು ಯಾಕೆ ಮನೆ

ಬಿಡುತ್ತಿದ್ದೇನೆ ಎಂದು ನೀಲಮೃನ್ ಜಿಜ್ಞಾಸೆ. ಅದರೆ ನಾನು ಇಲ್ಲಿಂದ ಹೋಗುತ್ತಿರುವುದಕ್ಕೆ ಅವಳಿಗೆ ಸಂಶೋಷವಾಗಿದೆ. ನೀಲಮೃನ್ ನೈತಿಕವಾಗಿ ಬಹಳ ತಾಕತ್ತು ಕೊಟ್ಟಿದ್ದಾಳೆ. ನಿಜ ಹೇಳಬೇಕೆಂದರೆ ನೀಲಮೃನ್ ನನ್ನ ಶಕ್ತಿಯಾಗಿದ್ದಾಳೆ. ಬಿಡಬೇಕಾದ್ದನ್ನು ತಕ್ಕಣ ಬಿಡಬೇಕು. ಯಾವ ಮುಮತೆ ಇಟ್ಟುಕೊಳ್ಳಬಾರದು-ಇದು ಅವಳಿಂದಲೇ ಕಲಿತದ್ದು. ಸಂಜಯ ಬಂದುಬಿಟ್ಟರೆ ನನ್ನ ದೃಢತೆಯಲ್ಲಿ ಬಿರುಕು ಮೂಡಿಸಲು ಎಷ್ಟೊಂದು ಸುತ್ತಿಗೆ ಚಲಾಯಿಸು ತಾರೆಂದರೆ ನಾನು ವಿಚಲಿತಭಾಗಿ ಮತ್ತೂ ಅಪ್ಪು ದಿನ ಉಳಿದು ಯೋಚಿಸೋಣ ಎಂದುಕೊಳ್ಳುವ ಸಂಭವ ಇದೆ.

ಸಂಜಯರನ್ನು ನಾನು ನಿಜವಾಗಿ ಬಯಸಿದ್ದು, ಹಷಣ!

ನೀಲಮೃನ್ ನಸಿರಂಗ್ ಹೋಂಗಾಗಿ ಖಿಚ್‌ಮಾಡಿದ ಹನ್ನೆರಡು ಸಾಮಿರ ರೂಪಾಯಿ ತೆಗೆದುಕೊಳ್ಳಲೇ ಇಲ್ಲ.

ನಾನು ಹೋಗುತ್ತಲೇ ಅವಳೂ ಆ ಬಂಗಲೆಯಲ್ಲಿ ಇರುವಂತಿಲ್ಲವೆಂದು ತನಗೆ ಗೊತ್ತು ಅನ್ನುತ್ತಿದ್ದಾಳೆ. ಅವಳು ಎರಡು ನೂರಾ ನಲವತ್ತೊಂದು ನಂಬಿನವರೋಡನೆ ಮಾತನಾಡಿಕೊಂಡು ಬಂದಿದ್ದಾಳೆ. ಅವರು ಕೇವಲ ಅವಳ ಪರಿವಾರದವರೋಂದಿಗೆ ಮನೆಯಲ್ಲಿರಲು ಅವಕಾಶ ಕೊಡಲಿ, ಅವರ ಮನೆಯ ಕಸಮುಸರೆ ಕೆಲಸ ಅವಳು ಯಾವುದೇ ಪ್ರತಿಫಲ ಬೇಡದೆ ಮಾಡಿಕೊಡುತ್ತಾಳೆ. ಗ್ಯಾರೇಜನ್ನು ಕೊಡಲು ದಣಿಗಳು ಒಪ್ಪಿದ್ದಾರೆ. ಗಾಡಿಯನ್ನು ಬಹುಶಃ ಪ್ರೋಟ್‌ನಲ್ಲಿ ನಿಲ್ಲಿಸುತ್ತಾರೆ.

ಅವಳ ಮಾವ ಒಷ್ಟತ್ತಾರೆಯೇ ಎಂದು ನಾನು ಕೇಳಿದೆ. ನೀಲಮೃನ್ ನಕ್ಕಬಿಟ್ಟಳು. ಮಾವನಿಗೆ ನಾನು ಹೋಸ ಸಾಧ್ಯತೆಗಳ ಬಗ್ಗೆ ಹೇಳಿದೆ. ಅದರಿಂದ ಅವರು ‘ನಾವು ಈ ಮನೆಯನ್ನು ಬಿಡುತ್ತಿದ್ದೇವಯೇ’ ಎಂದು ಕೂಡ ಕೇಳಲಿಲ್ಲ.

ಮೇಜಿನ ಮೇಲೆ ಸಂಜಯನಿಗೆ ಒಂದು ಖಾಲಿ ಪತ್ರವನ್ನು ಇಟ್ಟುಹೋಗುತ್ತಿದ್ದೇನೆ... ಅವರ ಕಾಳಿಕೆಗಳ ಸಹಿತವಾಗಿ. ನೆನಷಿನ ಚಿಹ್ನೆಯಾಗಿ ಏನನ್ನಾದರೂ ಇಟ್ಟುಕೊಳ್ಳುವ ದೊರ್ಕಲ್ಯಾಪು ನನ್ನನ್ನು ‘ಎಚ್‌ರಾಗಿರಿ’ ಸದಸ್ಯರ ಮಧ್ಯೆ ಸಾಫ್ಟಿಮಾನದಿಂದ ತಲೆಯಿತ್ತಿ ನಿಲ್ಲಲು ಕೊಡುವುದಿಲ್ಲ. ಮಾರಾಟವಾಗುವ ಕಿಮ್‌ತನ್ನು ಅವರಿಂದ ಎಪ್ಪು ಸಾಮಿರ ಪಟ್ಟ ವಸೂಲು ಮಾಡಿದ್ದೇನೋ ನಾನು ಎಂದೆನಿಸುವುದಿಲ್ಲ! ‘ಎಚ್‌ರಾಗಿರಿ’ ಸದಸ್ಯೆಯಿರಿಗೆ ಹೋಲಿಸಿದರೆ ಕಾಮಾಟಿಪುರದ ಸೋದರಿಯರು ನಗರದ ಮಧ್ಯದಲ್ಲಿ ಸಂಪನ್ಮೂಲದೇಶದಲ್ಲಿ ಇರುವುದರಿಂದ ಅವರು ಕೆಲಸದ ಫೀಸನ್ನು ನಾಲ್ಕು ಪಟ್ಟು ಪಡೆಯುತ್ತಾರೆ!

ಖಾಲಿ ಪತ್ರವನ್ನು ಸಂಜಯಗೆ ಇಟ್ಟರುವುದರ ಅರ್ಥವೇನು ಎಂದು ನೀನು ಹೇಳಬಹುದು. ಬಹುಶಃ ಅದಕ್ಕೆ ಖಾಲಿ ಎಂದು ಹೇಳಲಾರೇನೋ. ನಾನು ಕೇವಲ ಇಪ್ಪೇ ಬರೆದು ಹಾಳೆಯನ್ನು ಖಾಲಿ ಬಿಟ್ಟಿದ್ದೇನೆ-‘ಆಡಿದ ಶಬ್ದಗಳ ಮೇಲೆ ನೀವು ವಿಶ್ವಾಸವಿಡದಿರುವಾಗ ಬರೆದದ್ದರ ಮೇಲೆ ವಿಶ್ವಾಸವಿಡಬಲ್ಲಿರಾ?’

ಹೇಳು ಹಷಣ! ಇಂಥ ಸಹ್ಯದಯ ಖರೀದಿದಾರರ ಬಗ್ಗೆ ಕೃತಜ್ಞತೆ ಹೇಳಲು

ನನ್ನ ಬಳಿ ಶಬ್ದಗಳಿರುವುದು ಸಾಧ್ಯವೇ? ಅವರ ಲೆಕ್ಕಾಚಾರದ ಪ್ರಕಾರ ಹಸಿದ-ಬೆತ್ತೆ ಕಾರ್ಮಿಕ ಯಾರಿಗಾದರೂ ಏನು ಕೊಡಬಲ್ಲ?

ನಾನು ಮನೆಗೆ ಹಿಂತಿರುಗುತ್ತಿದ್ದೇನೆ...

ಯಾವ ಮನೆಗೆ ಎಂದು ಕೇಳುವುದಿಲ್ಲವಾ?

“ಹೆಚ್ಚು ದಿನ ಬದುಕಿ ಅವರು ಯೂನಿಯನ್‌ಗೆ ಯಾವುದೇ ಹೊಸ ಚಲನೆಯನ್ನು ಕೊಡಲಾರದವರಾಗಿದ್ದರು.” ಪವಾರನ ಈ ವಾಕ್ಯದಲ್ಲಿ ಎಂಥ ಸಂಧಿಗ್ಧತೆಯಿದೆ. ಪವಾರನ ಮನೆ ನನ್ನ ಮನೆ ಆಗಲಾರದು ಹಷಣ! ನೀನು ಖಿನ್ನಳಾಗುತ್ತಿಲ್ಲವಷ್ಟು.

ನನ್ನ ಮನೆಯ ವಿಳಾಸವನ್ನು ನಿನಗೆ ಹೇಳಲೇಬೇಕು...

‘ಭತ್ತಪತಿ ತಿವಾಜಿ ಟಮೀರ್‌ನ್‌ಸ್‌ನಲ್ಲಿ ಇಂದು ಕಲ್ಯಾಣ ಅಥವಾ ಅಮರನಾಥ ಶೋಕಲ್ ಹಿಡಿಯತ್ತೇನೆ. ಕಂಜೂರಮಾಗ್ರ ಸ್ವೇಶನ್‌ದಲ್ಲಿ ಇಂದು ನೇರವಾಗಿ ಪ್ರತಾಪನಗರದ ತಿವಕುಮಾರಿದೇವ ಅವರ ಚಾಳಿಗೆ ಹೋಗುತ್ತೇನೆ—ಕಿಶೋರಿಬಾಯಿ ಹತ್ತಿರ. ಅವರು ಮನೆಯಲ್ಲಿ ಇಲ್ಲದಿದ್ದರೆ ನಾನು ‘ಜಯಹಿಂದ’ ಆಯಿಲ್ ಮೀಲ್‌ಗೆ ಹೋಗುತ್ತೇನೆ. ಪಕ್ಕದವರಲ್ಲಿ ಸಾಮಾನು ಇಟ್ಟು ಮತ್ತು ಅವರಿಂದ ಅವರ ಖೋಲಿಯ ಚಾವಿ ತರುತ್ತೇನೆ.

ಹಾಂ, ಹಷಣ! ಅಲ್ಲಿಯೇ!

ಈಗ ನಾನು ಅಲ್ಲೇ ನಿನಗೆ ಸಿಗುತ್ತೇನೆ.

~ ~ * ~ ~

‘ಆವಿಗೆ’ (ಆವಾಂ) ಕಾದಂಬರಿಯನ್ನು ಕುರಿತು ಪ್ರಸಿದ್ಧ ವ್ಯಕ್ತಿಗಳ ಪ್ರತಿಕ್ರಿಯೆಗಳು

- “ಈ ದಶಕದ ಸರ್ವಶ್ರೇಷ್ಠ ಕಾದಂಬರಿ – ಆವಾಂ”
–ಹಿಂದಿಯ ಶ್ರೇಷ್ಠ ವಿಮರ್ಶಕ ಹೇಗ್ಲಾ ನಾಮವರ ಶಿಂಚ
(ದೂರದರ್ಶನದ ‘ಸುಭವ ಸರ್ಪರೆ’ ಕಾರ್ಯಕ್ರಮದಲ್ಲಿನ ಚರ್ಚೆಯ ಸಂದರ್ಭದಲ್ಲಿ)
- ಒಂದು ಮಹಾಕಾವ್ಯಾತ್ಮಕ ಕಾದಂಬರಿ – ‘ಆವಾಂ.’
“ಹೊಸ ವಿಚಾರ, ಅರಿವು ಹಾಗೂ ಕಲಾತ್ಮಕ ವಿನ್ಯಾಸದಿಂದ ಹೊಡಿದ ಈ ಕಾದಂಬರಿಯು ಮಹಾನಗರಗಳ ಜೀವನದಲ್ಲಿ ಮಹಿಳೆಯರ ದಯನೀಯ ಸ್ಥಿತಿಯನ್ನು ಜೀವನತವಾಗಿ ಜಿತ್ತಿಸುತ್ತದೆ. ಮತ್ತು ಇದು ಬೇರೆಲ್ಲಾ ದೂರೆಯದವ್ಯು ಸಶಕ್ತವಾಗಿದೆ.”

–ಪ್ರಶ್ನಾತ ಸಾಹಿತಿ ಶ್ರೀಲಾಲ ಶ್ರೀಕೃ.

(ಲಖನೌದಲ್ಲಿ ‘ಆವಾಂ’ ಲೋಕಾಪರಣ ಸಮಾರಂಭದಲ್ಲಿ)

- ‘ಆವಾಂ’ ಕಾರ್ಯಕರ ಶೋಷನೆ, ಅವರ ಸಂಘಟನೆ ಹಾಗೂ ಸಂಘರ್ಷದ ಪ್ರಾಮಾಣಿಕ ಗಾಢೆ’ –ಕಾದಂಬರಿಯಲ್ಲಿ ಅದು ಜೀವನತವಾಗಿ ಉಜ್ಜ್ವಲವಾಗಿ ಹೊಮ್ಮಿದೆ. ಸಂಘಟನೆಯ ದುರುಪಯೋಗ ಮತ್ತು ಶ್ರೀದೋ ಯೂನಿಯನ್‌ಗಳ ತಮ್ಮೊಳಗಿನ ಬಡಿದಾಟದಿಂದ ಕಾರ್ಯಕ ಅಂದೋಲನಕ್ಕೆ ಭಾರೀ ಪೆಟ್ಟಬಿದ್ದಿದೆ. ಈ ಕಾರಣದಿಂದಲೇ ಕಾರ್ಯಕ ಅಂದೋಲನ ರಸಾತಳವನ್ನು ತಲುಪಿದೆ. ದೇಶದುದ್ದಕ್ಕೂ ಆಡಳಿತವರ್ಗ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಸರ್ವಾಧಿಕಾರ ಹಾಗೂ ಬೇಕಾಬಿಟ್ಟಿ ವರ್ತನೆ ಕಾರ್ಯಕ ಹೋರಾಟವನ್ನು ತುಳಿದಿದೆ. ಕೇವಲ ಸೋವಿಯತ್ ಸಂಘದ ಪತನದಿಂದ ಮಾತ್ರವಲ್ಲ, ತಮ್ಮೊಳಗಿನ ವಿರೋಧಾಭಾಸದ ಕಾರಣದಿಂದಲೂ ಭಾರತದಲ್ಲಿ ಕೂಲಿಕಾರ ಸಂಘಟನೆಗಳ ಸ್ಥಿತಿ ದುರುಪಾಗಿದೆ. ಈ ಕಾದಂಬರಿಯು ಕಾರ್ಯಕ ಅಂದೋಲನದ ಬಗೆಗೆ ಸಹಾನುಭೂತಿಯನ್ನು ಮಾತ್ರವಲ್ಲ, ಆತ್ಮವಿಮರ್ಶೆಯ ದೃಷ್ಟಿಯನ್ನು ವಿಕಸಿತಗೊಳಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡುತ್ತದೆ.

–ಪ್ರಶ್ನಾತ ಕವಿ ಇಬ್ಬಾರ್ ರಬ್ಬಿ

(ನವಭಾರತ ಟೆಂಪ್ಸ್, ದಲ್ಲಿ, ೩ ನವೆಂಬರ್ ೯೯).

ಪ್ರಥಮ ಅಂತಾರಾಷ್ಟ್ರೀಯ ಒಂದುಶರ್ಮಾ ಕಥಾ ಸಮ್ಮಾನದ ಸಂದರ್ಭದಲ್ಲಿ –

- ಉತ್ತಮ ಕೃತಿಗಳು ಪುರಸ್ಕಾರ ಅಥವಾ ಸರ್ವಾಂಗದ ಅಪೇಕ್ಷೆಯನ್ನು ಇಟ್ಟಿಕೊಂಡಿರುವುದಿಲ್ಲ. ಒಳ್ಳೆಯ ಪುಸ್ತಕಗಳು ತಮ್ಮ ಓದುಗರನ್ನು ತಮಗೆ ತಾವೇ ಹುಡುಕಿಕೊಳ್ಳುತ್ತವೆ. ಮತ್ತು ಓದುಗರೂ ಉತ್ತಮ ಪುಸ್ತಕಗಳನ್ನು ಹುಡುಕಿಕೊಳ್ಳುತ್ತಾರೆ.

‘ಆವಾಂ’ದಂತಹ ಕೃತಿಯನ್ನು ಸಂಮಾನಿಸಲು ನಾವು ಇಪ್ಪು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದೇವಲ್ಲ, ಇದರಿಂದ ನಾವು ಎಲ್ಲೋ ಈ ಕೃತಿಯ ಲೇಖಕಿಯ, ಅವರ ರಚನೆಯ ಸಮೀಪವರ್ತಿಗಳಾಗುತ್ತೇವೆ ಮತ್ತು ಈ ರೀತಿಯಿಂದ ನಮ್ಮನ್ನೂ ಪುರಸ್ಕರ್ತಗೊಳಿಸಿಕೊಳ್ಳುತ್ತೇವೆ ಮತ್ತು ಒಂದು ಕಾಲಜಯೀ ರಚನೆಯ ಸಮಾನವಾಗುವಾಗ, ನಾವು ಅದರ ನೆನಪಿನ ಕ್ಷಣಿಗಳ ಸಾಕ್ಷಿಯೂ ಆಗುತ್ತೇವೆ.

—ಜ್ಞಾನಪೀಠ ಪುರಸ್ಕರ್ತ ಪ್ರಶ್ನಾತ ನಾಟಕಾರ ಗಿರೀಶ್ ಕಾನಾಡ್.

೨೧ ಆಗಸ್ಟ್ ೨೦೦೦ದಲ್ಲಿ ಲಂಜನಿನ ನೆಹರೂ ಸೆಂಟರ್‌ನಲ್ಲಿ

- ‘ಆವಾಂ’ ಚಿತ್ರ ಮುದ್ರೆ ಅವರ ವೈಕಿಕ ಯಶಸ್ವಿ ಮಾತ್ರವಲ್ಲ, ಇದು ಹಿಂದೀ ಸಾಹಿತ್ಯದ ಬಹುದೊಡ್ಡ ಸಫಲತೆಯ ಕಾದಂಬರಿ ಕೂಡ ಹೌದು.

—ಪ್ರಶ್ನಾತ ಕಾದಂಬರಿಕಾರ ಜಗದಂಭಾ ಪ್ರಸಾದ ದೀಕ್ಷಿತ್

(ನೆಹರೂ ಸೆಂಟರ್‌ನಲ್ಲಿ)

- ‘ಆವಾಂ’ ನಿಮ್ಮ ಸಫಲತೆ ಮಾತ್ರವಲ್ಲ, ಉಜ್ಜ್ವಲ ಅನುಭವಗಳ ಉರಿಸುವಿಕೆಯಿಂದ ಕಾದು ಹೊರಹೊಮ್ಮೆದ, ಹಿಂದೀ ಸಾಹಿತ್ಯದ ಒಂದು ಬೃಹತ್ ಕಾದಂಬರಿ. ಉದ್ದೋಷಿತವಿನಲ್ಲಿ ಹೆಚ್ಚೆ ಪಡಲು ಕುರ್ತಿಲ್ಲ ಎನ್ನ ಹೇಳಿದರೂ ಸಾಹಿಭಾ ಇದ್ದಾರದರೆ, ನಮ್ಮ ಬಳಿ ಹಿಂದಿಯಲ್ಲಿ ಚಿತ್ರಾ ಮುದ್ರೆ ಇದ್ದಾರೆಂದು ನಾವು ಹೇಳಬಹುದು.

—ಪ್ರಶ್ನಾತ ಕಾದಂಬರಿಕಾರ ಕಮಲೇಶ್ವರ

(ಪ್ರಥಮ ಅಂತಾರಾಷ್ಟ್ರೀಯ ಇಂದುಶಮಾ ಕಥಾ ಸಮಾನದ ಸಂದರ್ಭದಲ್ಲಿ ಬರೆದ ಪತ್ರದಲ್ಲಿ)

- ‘ಆವಾಂ’ ಓದಿದೆ. ಸ್ತುಭನಾಗಿಬಿಟ್ಟೆ, ನಾನಷ್ಟೇ ಅಲ್ಲ, ನಿಮ್ಮ ಕಾದಂಬರಿಯ ಚರ್ಚೆಯಾದಲ್ಲಿಲ್ಲ ನಿವ್ಯಾಜ ಅಂತಹಕರಣದಿಂದ ಆಯಿತು ಹಾಗೂ ಅದರೊಳಗಿನ ಸಾಮಾಜಿಕ ಸಾಜೀತಾಯಿತು. ಈ ಅರ್ಥದಲ್ಲಿ ‘ಆವಾಂ’ ನಿಜವಾಗಿ ಜ್ಞಾಲಾಮುಖಿಯಿಂದೇ ಸಿದ್ಧವಾಗುತ್ತಿದೆ.

—ಸುಪ್ರಸಿದ್ಧ ಕರ್ತೆಗಾರ ಸೆ.ರಾ. ಯಾತ್ರಿ

- ಇತ್ತೀಚೆಗೆ ನಾನು ನಿಮ್ಮ ಕಾದಂಬರಿ ‘ಆವಾಂ’ ಓದಿದೆ. ಅದೊಂದು ಅದ್ಭುತ ಕೃತಿ. ವಿಚಾರ, ಅರ್ಥವಂತಿಕೆ ಹಾಗೂ ರಚನಾಶೀಲ್ಪ ಪ್ರತಿಯೊಂದು ದೃಷ್ಟಿಯಿಂದ ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ವಾಸ್ತವವಾಗಿ ಇದೊಂದು ಮಹಾಕಾವ್ಯತತ್ಕಾರ ಕಾದಂಬರಿ. ನಾನಾ ವಿಧವಾದ ಜೀವನದ ಮಗ್ಗಲುಗಳನ್ನು ನೀವು ಬಹಳ ಆಳವಾಗಿ ಹೊರಹೊಮ್ಮಿಸಿದ್ದೀರಿ.

ಮಹಿಳೆಯ ಸ್ವತಂತ್ರ ಅಧಿಕಾರದ ಸಮರ್ಪಕನಾಗಿದ್ದೇನೆ ನಾನು. ಅದೇ ಸ್ವತಂತ್ರ ಅಧಿಕಾರವನ್ನು ನೀವು ಪ್ರತಿಪಾದಿಸಿದ್ದೀರಿ. ಮಾನವೀಯ ಸಂವೇದನೆಯ ಜಟಿಲ

ಹೆಣಿಕೆಯನ್ನು ನೀವು ಹೆಣೆದಿದ್ದೀರಿ, ಅದೇ ಈ ಕಾದಂಬರಿಯನ್ನು ಈ ಯುಗದ ಅತ್ಯಂತ ಮಹತ್ವಪೂರ್ಣ ಕಥಾಕೃತಿಯನ್ನಾಗಿ ಮಾಡಿದೆ. ನನ್ನ ಹಾರ್ಡ್ ಕೆ ಅಭಿನಂದನೆಯನ್ನು ಸ್ವೀಕರಿಸಿ.

—ಹಿರಿಯ ಪ್ರತಿಭಾತ ಲೇಖಕ ವಿಷ್ಣು ಪ್ರಭಾಕರ

- ಯಾವುದೇ ಮಹಿಳಾ ಲೇಖಕ ಇಷ್ಟೊಂದು ಬೃಹತ್ ಕಾದಂಬರಿಯನ್ನು ಈವರೆಗೆ ಪ್ರಕಟಿಸಿದ್ದ ನೆನಪಿಲ್ಲ. ಎರಡನೆಯ ಸಂಗತಿಯಿಂದರೆ ‘ಶ್ರೀದ್ರಾ ಯೂನಿಯನ್’ನಂತಹ ವಿಷಯವೂ ಲೇಖಕಿಯರಿಂದ ಅಸ್ತಿತ್ವವಾಗಿಯೇ ಉಳಿಯಿತು. ಹೀಗೆ ಬರೆಯವುದರ ಆಶಯ ನಿಮ್ಮನ್ನು ಮಹಿಳೆಯ ಅಚ್ಚಿನಲ್ಲಿ ನೋಡುವುದಲ್ಲ, ಕೇವಲ ನನ್ನ ತಾತ್ವಾಲಿಕ ಪ್ರತಿಕ್ರಿಯೆಯನ್ನು ದಾಖಿಲಿಸುವುದು ಮಾತ್ರ ಆಗಿದೆ.
- ಬಂಡವಾಳಶಾಹಿ ವ್ಯವಸ್ಥೆ ಮನುಷ್ಯನ ಗರಿಮೆಯನ್ನು ಏನು ಮಾಡುತ್ತದೆ ಮತ್ತು ಕಾರ್ಮಿಕರ ಅನಿವಾರ್ಯತೆಯ ಲಾಭವನ್ನು ಹೇಗೆ ಬಳಸಿಕೊಳ್ಳುತ್ತದೆ, ಇದು ಹಿಂದೆ ಕಾದಂಬರಿಗಳಲ್ಲಿ ಯಾವುದೇ ಲೇಖಕಿಯ ಲೇಖನಿಯಿಂದ ಚಿತ್ರಿತವಾಗಿದ್ದರೆ ಇದೇ ಮೊದಲ ಬಾರಿ.

—ಡಾ. ಶಾಂತಿಕುಮಾರ ಜ್ಯೇಂದ್ರ

- ‘ಅವಾಂ’ ಉರಿಯವ ಸಮಯದಲ್ಲೇ ಜಾಣಲೇಯನ್ನೂ ಎಷ್ಟಿಸುತ್ತಿರುತ್ತದೆ. ಬರುವ ಶತಮಾನ ಇದನ್ನು ಗುರುತಿಸಬೇಕು. ‘ಅವಾಂ’ ಅದರದೇ ನಾಡಿ ಮಿಡಿಟದ ಕಡೆ. ಬಹು ದೊಡ್ಡ ಕೆಲಸ. ಓದಿ ಮುಗಿಸಿದ ನಂತರವೂ ಅದರದೇ ಗುಂಗಿನಲ್ಲಿದ್ದೇನೇ. ನಿಮಗೆ ಇದನ್ನು ಬರೆಯಲು ಹೇಗೆ ಸಾಧ್ಯವಾಯಿತು?
- ‘ಅವಾಂ’ ಬರೆದು ಅದ್ಭುತವಾದ ಶ್ರಮ ಮಾಡಿದ್ದೀರಿ ನೀವು. ದಿಲ್ಲಿಯ ಸತ್ಯಾರೂಢಿ ಸಾಹಿತ್ಯಕ ಬುದ್ಧಿಜೀವಿಗಳು ಕಾರ್ಮಿಕರ ಈ ನರಕ ಸದೃಶ ಜೀವನದ ಬಗೆಗೆ ಸಂಪೂರ್ಣ ಅಪರಿಚಿತರಾಗಿದ್ದಾರೆ. ಬಂಡವಾಳದ ಭಯಾನಕ ಆಟದ ಬಗೆಗೆ, ಮೌನವಾಗಿದ್ದಾರೆ.

—ಸುಪ್ರಸಿದ್ಧ ವಿಮರ್ಶಕ ಪ್ರಭಾಕರ ಶ್ಲೋತ್ತಮೆಯ

(ವ್ಯಾಸ್ ಸಮಾಖ್ಯನದ ನಂತರ)